

Holy Bible

Aionian Edition®

ಕನ್ನಡ

Sanskrit New Testament, Kannada

AionianBible.org

ವಿಶ್ವದ ಮೊದಲ ಪವಿತ್ರ ಬೈಬಲ್ ಅನುವಾದಿಸಿದ
ನಕಲಿಸಲು ಮತ್ತು ಮುದ್ರಿಸಲು 100% ಉಚಿತ
ಎಂದೂ ಕರೆಯಲಾಗುತ್ತದೆ “ ದಿ ಪರ್ಪಲ್ ಬೈಬಲ್ ”

Holy Bible Aionian Edition ®

ಕನ್ನಡ

Sanskrit New Testament, Kannada

CC Attribution ShareAlike 4.0, 2018-2024

Source text: eBible.org

Source version: 2/21/2024

Source copyright: CC Attribution ShareAlike 4.0

SanskritBible.in, 2018

Formatted by Speedata Publisher 4.19.2 (Pro) on 4/23/2024

100% Free to Copy and Print

TOR Anonymously

<https://AionianBible.org>

Published by Nainoia Inc

<https://Nainoia-Inc.signedon.net>

We pray for a modern public domain translation in every language

Report content and format concerns to Nainoia Inc

Volunteer help is welcome and appreciated!

Celebrate Jesus Christ's victory of grace!

ಮುನ್ನುಡಿ

ಕನ್ನಡ at AionianBible.org/Preface

The *Holy Bible Aionian Edition* ® is the world's first Bible *un-translation*! What is an *un-translation*? Bibles are translated into each of our languages from the original Hebrew, Aramaic, and Koine Greek. Occasionally, the best word translation cannot be found and these words are transliterated letter by letter. Four well known transliterations are *Christ*, *baptism*, *angel*, and *apostle*. The meaning is then preserved more accurately through context and a dictionary. The Aionian Bible un-translates and instead transliterates eleven additional Aionian Glossary words to help us better understand God's love for individuals and all mankind, and the nature of afterlife destinies.

The first three words are *aiōn*, *aiōnios*, and *aiōdios*, typically translated as *eternal* and also *world* or *eon*. The Aionian Bible is named after an alternative spelling of *aiōnios*. Consider that researchers question if *aiōn* and *aiōnios* actually mean *eternal*. Translating *aiōn* as *eternal* in Matthew 28:20 makes no sense, as all agree. The Greek word for *eternal* is *aiōdios*, used in Romans 1:20 about God and in Jude 6 about demon imprisonment. Yet what about *aiōnios* in John 3:16? Certainly we do not question whether salvation is eternal! However, *aiōnios* means something much more wonderful than infinite time! Ancient Greeks used *aiōn* to mean *eon* or *age*. They also used the adjective *aiōnios* to mean *entirety*, such as *complete* or even *consummate*, but never infinite time. Read Dr. Heleen Keizer and Ramelli and Konstan for proofs. So *aiōnios* is the perfect description of God's Word which has *everything* we need for life and godliness! And the *aiōnios* life promised in John 3:16 is not simply a ticket to eternal life in the future, but the invitation through faith to the *consummate* life beginning now!

The next seven words are *Sheol*, *Hadēs*, *Geenna*, *Tartaroō*, *Abyssos*, and *Limnē Pyr*. These words are often translated as *Hell*, the place of eternal punishment. However, *Hell* is ill-defined when compared with the Hebrew and Greek. For example, *Sheol* is the abode of deceased believers and unbelievers and should never be translated as *Hell*. *Hadēs* is a temporary place of punishment, Revelation 20:13-14. *Geenna* is the Valley of Hinnom, Jerusalem's refuse dump, a temporal judgment for sin. *Tartaroō* is a prison for demons, mentioned once in 2 Peter 2:4. *Abyssos* is a temporary prison for the Beast and Satan. Translators are also inconsistent because *Hell* is used by the King James Version 54 times, the New International Version 14 times, and the World English Bible zero times. Finally, *Limnē Pyr* is the Lake of Fire, yet Matthew 25:41 explains that these fires are prepared for the Devil and his angels. So there is reason to review our conclusions about the destinies of redeemed mankind and fallen angels.

The eleventh word, *eleēsē*, reveals the grand conclusion of grace in Romans 11:32. Take the time to understand these eleven words. The original translation is unaltered and a note is added to 64 Old Testament and 200 New Testament verses. To help parallel study and Strong's Concordance use, apocryphal text is removed and most variant verse numbering is mapped to the English standard. We thank our sources at eBible.org, Crosswire.org, unbound.Biola.edu, Bible4u.net, and NHEB.net. The Aionian Bible is copyrighted with creativecommons.org/licenses/by-nd/4.0, allowing 100% freedom to copy and print, if respecting source copyrights. Check the Reader's Guide and read online at AionianBible.org, with Android, and TOR network. Why purple? King Jesus' Word is royal... and purple is the color of royalty!

ಪರಿವಿಡಿ

ಹೊಸ ಒಡಂಬಡಿಕೆ

| | |
|--------------|-----|
| ಮುಖ್ಯಃ | 11 |
| ಮಾರ್ಕಣಃ | 37 |
| ಲೂಕಃ | 53 |
| ಯೋಹನಃ | 80 |
| ಪ್ರೇರಿತಾಃ | 102 |
| ರೋಮಿಣಃ | 131 |
| ೦ ಕರಿನ್ಥಿನಃ | 143 |
| ೨ ಕರಿನ್ಥಿನಃ | 154 |
| ಗಾಲಾತಿನಃ | 162 |
| ಇಫೆಸಿಣಃ | 166 |
| ಫಿಲಿಪಿನಃ | 170 |
| ಕಲಸಿನಃ | 173 |
| ೦ ಥಿಷಲನೀಕಿನಃ | 176 |
| ೨ ಥಿಷಲನೀಕಿನಃ | 179 |
| ೦ ತೀಮಥಿಯಃ | 181 |
| ೨ ತೀಮಥಿಯಃ | 184 |
| ತೀತಃ | 187 |
| ಫಿಲೋಮೋನಃ | 189 |
| ಇಬ್ರಿಣಃ | 190 |
| ಯಾಕೂಬಃ | 198 |
| ೦ ಪಿತ್ರಃ | 201 |
| ೨ ಪಿತ್ರಃ | 204 |
| ೦ ಯೋಹನಃ | 206 |
| ೨ ಯೋಹನಃ | 209 |
| ೩ ಯೋಹನಃ | 210 |
| ಯಿಹೂದಾಃ | 211 |
| ಪ್ರಕಾಶಿತಂ | 212 |

ಅಂತಿಮ ಟಿಪ್ಪಣಿಗಳು

ರೀಡರ್ ಗೈಡ್


ನಿಘಂಟು

ನಕ್ಷೆಗಳು

ವಿಧಿ

ಪಿಕ್ಚರ್ಸ್, Doré

ಹೊಸ ಒಡಂಬಡಿಕೆ



ತದಾ ಯೇಶುರಕಥಯತ್, ಹೇ ಪಿತರೇತಾನ್ ಕ್ಷಮಸ್ವ ಯತ ಏತೇ ಯತ್ ಕರ್ಮ್ ಕರ್ವನ್ವಿ ತನ್ ನ ವಿದುಃ;
ಪಲ್ವಾಕ್ಷೇ ಗುಟಿಕಾಪಾತಂ ಕೃತ್ವಾ ತಸ್ಯ ವಸ್ತ್ರಾಣಿ ವಿಭಜ್ಯ ಜಿಗೃಹುಃ
ಲೂಕಃ 23:34

ಮಧಿಃ

1 ಇಬ್ರಾಹೀಮಃ ಸನ್ನಾನೋ ದಾಯೂದ್ ತಸ್ಯ ಸನ್ನಾನೋ ಯೀಶುಖ್ರೀಷ್ಣಸ್ಯ ಪೂರ್ವಪುರುಷವಂಶಶ್ರೇಣೀ | 2 ಇಬ್ರಾಹೀಮಃ ಪುತ್ರ ಇಸ್ಮಾಕ್ ತಸ್ಯ ಪುತ್ರೋ ಯಾಕೂಬ್ ತಸ್ಯ ಪುತ್ರೋ ಯಿಹೂದಾಸ್ಯ ಭ್ರಾತರಶ್ಚ | 3 ತಸ್ಮಾದ್ ಯಿಹೂದಾತಸ್ತಾಮರೋ ಗರ್ಭೇ ಪೇರಸೇರಹಾ ಜಜ್ಞಾತೇ, ತಸ್ಯ ಪೇರಸಃ ಪುತ್ರೋ ಹಿಷೋಣ್ ತಸ್ಯ ಪುತ್ರೋ ಸರಾಮ್ | 4 ತಸ್ಯ ಪುತ್ರೋ ಸಮೀನಾದಬ್ ತಸ್ಯ ಪುತ್ರೋ ನಹಶೋನ್ ತಸ್ಯ ಪುತ್ರಃ ಸಲ್ಮೋನ್ | 5 ತಸ್ಮಾದ್ ರಾಹಬೋ ಗರ್ಭೇ ಬೋಯಮ್ ಜಜ್ಞೇ, ತಸ್ಮಾದ್ ರೂತೋ ಗರ್ಭೇ ಓಬೇದ್ ಜಜ್ಞೇ, ತಸ್ಯ ಪುತ್ರೋ ಯಿಶಯಃ | 6 ತಸ್ಯ ಪುತ್ರೋ ದಾಯೂದ್ ರಾಜಃ ತಸ್ಮಾದ್ ಮೈತೋರಿಯಸ್ಯ ಜಾಯಾಯಾಂ ಸುಲೇಮಾನ್ ಜಜ್ಞೇ | 7 ತಸ್ಯ ಪುತ್ರೋ ರಿಹಬಿಯಾಮ್, ತಸ್ಯ ಪುತ್ರೋಸಬಿಯಃ, ತಸ್ಯ ಪುತ್ರ ಆಸಾಃ | 8 ತಸ್ಯ ಸುತೋ ಯಿಹೋಶಾಫಟ್ ತಸ್ಯ ಸುತೋ ಯಿಹೋರಾಮ ತಸ್ಯ ಸುತ ಉಷಿಯಃ | 9 ತಸ್ಯ ಸುತೋ ಯೋಥಮ್ ತಸ್ಯ ಸುತ ಆಹಮ್ ತಸ್ಯ ಸುತೋ ಹಿಷಿಯಃ | 10 ತಸ್ಯ ಸುತೋ ಮಿನಶಿಃ, ತಸ್ಯ ಸುತ ಆಮೋನ್ ತಸ್ಯ ಸುತೋ ಯೋಶಿಯಃ | 11 ಬಾಬಿಲ್ಗರೇ ಪ್ರವಸನಾತ್ ಪೂರ್ವಂ ಸ ಯೋಶಿಯೋ ಯಿಖನಿಯಂ ತಸ್ಯ ಭ್ರಾತೃಂಶ್ಚ ಜನಯಾಮಾಸ | 12 ತತೋ ಬಾಬಿಲಿ ಪ್ರವಸನಕಾಲೇ ಯಿಖನಿಯಃ ಶಲ್ತಿಯೇಲಂ ಜನಯಾಮಾಸ, ತಸ್ಯ ಸುತಃ ಸಿರುಬ್ಯಾವಿಲ್ | 13 ತಸ್ಯ ಸುತೋ ಸಬೋಹುದ್ ತಸ್ಯ ಸುತ ಇಲಿಯಾಕೀಮ್ ತಸ್ಯ ಸುತೋಸಸೋರ್ | 14 ಅಸೋರಃ ಸುತಃ ಸಾದೋಕ್ ತಸ್ಯ ಸುತ ಆಖೀಮ್ ತಸ್ಯ ಸುತ ಇಲೀಹೂದ್ | 15 ತಸ್ಯ ಸುತ ಇಲಿಯಾಸರ್ ತಸ್ಯ ಸುತೋ ಮತ್ತನ್ | 16 ತಸ್ಯ ಸುತೋ ಯಾಕೂಬ್ ತಸ್ಯ ಸುತೋ ಯೂಷಫ್ ತಸ್ಯ ಜಾಯಾ ಮರಿಯಮ್; ತಸ್ಯ ಗರ್ಭೇ ಯೀಶುರಜನಿ, ತಮೇವ ಖ್ರೀಷ್ಣಮ್ (ಅರ್ಥಾದ್ ಅಭಿಷಿಕ್ತಂ) ವದನ್ತಿ | 17 ಇತ್ಯಮ್ ಇಬ್ರಾಹೀಮೋ ದಾಯೂದಂ ಯಾವತ್ ಸಾಕಲ್ಯೇನ ಚತುರ್ದಶಪುರುಷಾಃ; ಆ ದಾಯೂದಃ ಕಾಲಾದ್ ಬಾಬಿಲಿ ಪ್ರವಸನಕಾಲಂ ಯಾವತ್ ಚತುರ್ದಶಪುರುಷಾ ಭವನ್ತಿ | ಬಾಬಿಲಿ ಪ್ರವಾಸನಕಾಲಾತ್ ಖ್ರೀಷ್ಣಸ್ಯ ಕಾಲಂ ಯಾವತ್ ಚತುರ್ದಶಪುರುಷಾ ಭವನ್ತಿ | 18 ಯೀಶುಖ್ರೀಷ್ಣಸ್ಯ ಜನ್ಮ ಕಥ್ಯತೇ | ಮರಿಯಮ್ ನಾಮಿಕಾ ಕನ್ಯಾ ಯೂಷಫೇ ವಾಗ್ನಾತ್ಸೀತ್, ತದಾ ತಯೋಃ ಸಜ್ಜಮಾತ್ ಪ್ರಾಕ್ ಸಾ ಕನ್ಯಾ ಪವಿತ್ರೇಣಾತುನಾ ಗರ್ಭವತೀ ಬಭೂವ | 19 ತತ್ರ ತಸ್ಯಾಃ ಪತಿ ಯೂರ್ಷಫ್ ಸೌಜನ್ಯಾತ್ ತಸ್ಯಾಃ ಕಲಜ್ಜಂ ಪ್ರಕಾಶಯಿತುಮ್ ಅನಿಚ್ಛನ್ ಗೋಪನೇನೇ ತಾಂ ಪಾರಿತ್ಯಕ್ತುಂ ಮನಶ್ಚಕ್ರೇ | 20 ಸ ತಥೈವ ಭಾವಯತಿ, ತದಾನೀಂ ಪರಮೇಶ್ವರಸ್ಯ ದೂತಃ ಸ್ಪಷ್ಟೇ ತಂ ದರ್ಶನಂ ದತ್ತ್ವಾ ವ್ಯಾಜಹಾರ, ಹೇ ದಾಯೂದಃ ಸನ್ನಾನ ಯೂಷಫ್ ತ್ವಂ ನಿಜಾಂ ಜಾಯಾಂ ಮರಿಯಮಮ್ ಆದಾತುಂ ಮಾ ಭೈಷೀಃ | 21 ಯತಸ್ಯಸ್ಯಾ ಗರ್ಭಃ ಪವಿತ್ರಾದಾತುನೋಽಭವತ್, ಸಾ ಚ ಪುತ್ರಂ ಪ್ರಸವಿಷ್ಯತೇ, ತದಾ ತ್ವಂ ತಸ್ಯ ನಾಮ ಯೀಶುಮ್ (ಅರ್ಥಾತ್ ತ್ರಾತಾರಂ) ಕರೀಷ್ಯಸೀ, ಯಸ್ಮಾತ್ ಸ ನಿಜಮನುಜಾನ್ ತೇಷಾಂ ಕಲುಷೇಭ್ಯ ಉದ್ಧರಿಸ್ಯತಿ | 22 ಇತ್ಯಂ ಸತಿ, ಪಶ್ಯ ಗರ್ಭವತೀ ಕನ್ಯಾ ತನಯಂ ಪ್ರಸವಿಷ್ಯತೇ | ಇಮ್ನಾನೂಯೇಲ್ ತದೀಯಜ್ಞ ನಾಮಧೇಯಂ ಭವಿಸ್ಯತಿ || ಇಮ್ನಾನೂಯೇಲ್ ಅಸ್ಮಾಕಂ ಸಜ್ಜೇಶ್ವರತತ್ಕರ್ತೃಃ | 23 ಇತಿ ಯದ್ ವಚನಂ ಪುರ್ವಂ ಭವಿಸ್ಯದ್ಧಕ್ತಾ ಈಶ್ವರಃ ಕಥಾಯಾಮಾಸ, ತತ್ ತದಾನೀಂ ಸಿದ್ಧಮಭವತ್ | 24 ಅನನ್ತರಂ

ಯೂಷಫ್ ನಿದ್ರಾತೋ ಜಾಗರಿತ ಉತ್ಥಾಯ ಪರಮೇಶ್ವರೀಯದೂತಸ್ಯ ನಿರೀಶಾನುಸಾರೇಣ ನಿಜಾಂ ಜಾಯಾಂ ಜಗ್ರಾಹ, 25 ಕಿನ್ನು ಯಾವತ್ ಸಾ ನಿಜಂ ಪ್ರಥಮಸುತಂ ಅ ಸುಷುವೇ, ತಾವತ್ ತಾಂ ನೋಪಾಗಚ್ಛತ್, ತತಃ ಸುತಸ್ಯ ನಾಮ ಯೀಶುಂ ಚಕ್ರೇ |

2 ಅನನ್ತರಂ ಹೇರೋದ್ ಸಂಜ್ಞಕೇ ರಾಜ್ಞಿ ರಾಜ್ಯಂ ಶಾಸತಿ ಯಿಹೂದೀಯದೇಶಸ್ಯ ಬೈತ್ಲೇಹಮಿ ನಗರೇ ಯೀಶೌ ಜಾತವತಿ ಚ, ಕತಿಪಯಾ ಜ್ಯೋತಿರ್ವ್ಯದಃ ಪೂರ್ವಸ್ಯಾ ದಿಶೋ ಯಿರೂಶಾಲಮ್ಮಗರಂ ಸಮೀತ್ಯ ಕಥಯಾಮಾಸುಃ, 2 ಯೋ ಯಿಹೂದೀಯಾನಾಂ ರಾಜಾ ಜಾತವಾನ್, ಸ ಕುತ್ಯಾಸೇ? ವಯಂ ಪೂರ್ವಸ್ಯಾಂ ದಿಶಿ ತಿಷ್ಠನ್ತಸ್ಯದೀಯಾಂ ತಾರಕಾಮ್ ಅಪಶ್ಯಾಮ ತಸ್ಮಾತ್ ತಂ ಪ್ರಣನ್ಯಮ್ ಅಗಮಾಮ | 3 ತದಾ ಹೇರೋದ್ ರಾಜಾ ಕಥಾಮೇತಾಂ ನಿಶಮ್ಯ ಯಿರೂಶಾಲಮ್ಮಗರಸ್ಥಿತ್ಯೈಃ ಸರ್ವಮಾನವೈಃ ಸಾರ್ದಮ್ ಉದಿಜ್ಯ 4 ಸರ್ವಾಣ್ ಪ್ರಧಾನಯಾಜಕಾನ್ ಅಧ್ಯಾಪಕಾಂಶ್ಚ ಸಮಾಹೂಯಾನೀಯ ಪಪಚ್ಚ, ಖ್ರೀಷ್ಣಃ ಕುತ್ರ ಜನಿಷ್ಯತೇ? 5 ತದಾ ತೇ ಕಥಯಾಮಾಸುಃ, ಯಿಹೂದೀಯದೇಶಸ್ಯ ಬೈತ್ಲೇಹಮಿ ನಗರೇ, ಯತೋ ಭವಿಷ್ಯದ್ವಾದಿನಾ ಇತ್ಯಂ ಲಿಖಿತಮಾಸೇ, 6 ಸರ್ವಾಭ್ಯೋ ರಾಜಧಾನೀಭ್ಯೋ ಯಿಹೂದೀಯಸ್ಯ ನಿವೃತಃ | ಹೇ ಯೀಹೂದೀಯದೇಶಸ್ಯೇ ಬೈತ್ಲೇಹಮ್ ತ್ವಂ ನ ಚಾವರಾ | ಇಸ್ರಾಯೇಲೀಯಲೋಕಾನ್ ಮೇ ಯತೋ ಯಃ ಪಾಲಯಿಷ್ಯತಿ | ತಾದ್ಯಗೇಕೋ ಮಹಾರಾಜಸ್ಯ ನ್ನದ್ಯ ಉದ್ಯವಿಷ್ಯತಿ || 7 ತದಾನೀಂ ಹೇರೋದ್ ರಾಜಾ ತಾನ್ ಜ್ಯೋತಿರ್ವಿದೋ ಗೋಪನಮ್ ಆಹೂಯ ಸಾ ತಾರಕಾ ಕದಾ ದೃಷ್ಟಾಭವತ್, ತದ್ ವಿನಿಶ್ಚಯಾಮಾಸ | 8 ಅಪರಂ ತಾನ್ ಬೈತ್ಲೇಹಮಂ ಪ್ರಹೀತ್ಯ ಗದಿತವಾನ್, ಯೂಯಂ ಯಾತ, ಯತ್ನಾತ್ ತಂ ಶಿಶುಮ್ ಅನ್ವಿಷ್ಯ ತದುದ್ದೇಶೇ ಪ್ರಾಪ್ತೇ ಮಹ್ಯಂ ವಾತ್ಸರ್ಯಂ ದಾಸ್ಯಥ, ತತೋ ಮಯಾಪಿ ಗತ್ತಾ ಸ ಪ್ರಣಂಸ್ಯತೇ | 9 ತದಾನೀಂ ರಾಜ್ಞಿ ಏತಾದ್ಯತೀಮ್ ಆಜ್ಞಾಂ ಪ್ರಾಪ್ಯ ತೇ ಪ್ರತಸ್ಥೀರ, ತತಃ ಪೂರ್ವಸ್ಯಾಂ ದಿಶಿ ಸ್ಥಿತ್ಯಸ್ತೈ ಯಾ ತಾರಕಾ ದೃಷ್ಟಾ ಸಾ ತಾರಕಾ ತೇಷಾಮಗ್ರೇ ಗತ್ತಾ ಯತ್ರ ಸ್ನಾನೇ ಶಿಶೂರಾಸೇ, ತಸ್ಯ ಸ್ನಾನಸ್ಯೋಪರಿ ಸ್ಥಗಿತಾ ತಸ್ಯಾ | 10 ತದ್ ದೃಷ್ಟ್ವಾ ತೇ ಮಹಾನನ್ವಿತಾ ಬಭೂವುಃ, 11 ತತೋ ಗೇಹಮದ್ಯ ಪ್ರವಿಶ್ಯ ತಸ್ಯ ಮಾತ್ರಾ ಮರಿಯಮಾ ಸಾದ್ಧಂ ತಂ ಶಿಶುಂ ನಿರೀಕ್ಷಯಂ ದಣ್ಣವದ್ ಭೂತ್ವಾ ಪ್ರಣೇಮುಃ, ಅಪರಂ ಸ್ವೇಷಾಂ ಘನಸಮ್ಪತ್ತಿಂ ಮೋಚಯಿತ್ವಾ ಸುವರ್ಣಂ ಕುನ್ದುರುಂ ಗನ್ನರಮಜ್ಞ ತಸ್ಮೈ ದರ್ಶನೀಯಂ ದತ್ತವನ್ತಃ | 12 ಪಶ್ಚಾದ್ ಹೇರೋದ್ ರಾಜಸ್ಯ ಸಮೀಪಂ ಪುನರಪಿ ಗನ್ತುಂ ಸ್ವಪ್ನ ಈಶ್ವರೇಣ ನಿಷಿದ್ಧಾಃ ಸನ್ನೋ 5 ನೈನ ಪಥಾ ತೇ ನಿಜದೇಶಂ ಪ್ರತಿ ಪ್ರತಸ್ಥೀರೇ | 13 ಅನನ್ತರಂ ತೇಷು ಗತವತ್ಕು ಪರಮೇಶ್ವರಸ್ಯ ದೂತೋ ಯೂಷಫೇ ಸ್ಪಷ್ಟೇ ದರ್ಶನಂ ದತ್ತಾ ಜಗಾದ, ತ್ವಮ್ ಉತ್ಥಾಯ ಶಿಶುಂ ತನ್ನಾತರಜ್ಞ ಗೃಹೀತ್ವಾ ಮಿಸರ್ದೇಶಂ ಪಲಾಯಸ್ಯ, ಅಪರಂ ಯಾವದಹಂ ತುಭ್ಯಂ ವಾತ್ಸರ್ಯಂ ನ ಕಥಯಿಷ್ಯಾಮಿ, ತಾವತ್ ತತ್ರೈವ ನಿವಸ, ಯತೋ ರಾಜಾ ಹೇರೋದ್ ಶಿಶುಂ ನಾಶಯಿತುಂ ಮ್ಯಗಯಿಷ್ಯತೇ | 14 ತದಾನೀಂ ಯೂಷಫ್ ಉತ್ಥಾಯ ರಜನ್ಯಾಂ ಶಿಶುಂ ತನ್ನಾತರಜ್ಞ ಗೃಹೀತ್ವಾ ಮಿಸರ್ದೇಶಂ ಪ್ರತಿ ಪ್ರತಸ್ಥೇ, 15 ಗತ್ತಾ ಚ ಹೇರೋದೋ ನ್ಯುಪತೇ ಮರಣಪರ್ಯನ್ತಂ ತತ್ರ ದೇಶೇ ನ್ಯುವಾಸ, ತೇನ ಮಿಸರ್ದೇಶಾದಹಂ ಪುತ್ರಂ ಸ್ವಕೀಯಂ ಸಮುಪಾಹೂಯಮ್ | ಯದೇತದ್ಭವತಮ್ ಈಶ್ವರೇಣ ಭವಿಷ್ಯದ್ವಾದಿನಾ ಕಥಿತಂ ತತ್

ಸಫಲಮಭೂತ್ | 16 ಅನನ್ತರಂ ಹೇರೋದ್ ಜ್ಯೋತಿರ್ವಿದ್ಯಾರಾತ್ಮಾನಂ ಪ್ರವಚ್ಛತಂ ವಿಜ್ಞಾಯ ಭೃಶಂ ಚುಕೋಪ; ಅಪರಂ ಜ್ಯೋತಿರ್ವಿದ್ಯಾಸ್ತೇನ ವಿನಿಶ್ಚಿತಂ ಯದ್ ದಿನಂ ತದ್ನಿನಾದ್ ಗಣಯಿತ್ವಾ ದ್ವಿತೀಯವತ್ಸರಂ ಪ್ರವಿಷ್ಟಾ ಯಾವನ್ನೋ ಬಾಲಕಾ ಅಸ್ತಿನಿ ಬೈಶ್ವೇಹಮ್ನಗರೇ ತತೀಮಮಧ್ಯೇ ಚಾಸನ್, ಲೋಕಾನ್ ಪ್ರಹಿತೃ ತಾನ್ ಸರ್ವಾನ್ ಘಾತಯಾಮಾಸ | 17 ಅತಃ ಅನೇಕಸ್ಯ ವಿಲಾಪಸ್ಯ ನಿನಾದಃ ಕ್ರನ್ನನಸ್ಯ ಚ | ಶೋಕೇನ ಕೃತಶಬ್ದಶ್ಚ ರಾಮಾಯಾಂ ಸಂನಿಶಮ್ಯತೇ | ಸ್ವಬಾಲಗಣಹೇತೋರ್ವೈ ರಾಹೇಲ್ ನಾರೀ ತು ರೋದಿನೀ | ನ ಮನ್ಯತೇ ಪ್ರಬೋಧನ್ತು ಯತಸ್ತೇ ನೈವ ಮನ್ಯ ಹಿ || 18 ಯದೇತದ್ ವಚನಂ ಯಿರೀಮಿಯನಾಮಕಭವಿಷ್ಯದ್ವಾದಿನಾ ಕಥಿತಂ ತತ್ ತದಾನೀಂ ಸಫಲಮ್ ಅಭೂತ್ | 19 ತದನನ್ತರಂ ಹೇರೇದಿ ರಾಜನಿ ಮೃತೇ ಪರಮೇಶ್ವರಸ್ಯ ದೂತೋ ಮಿಸರ್ದೇಶೇ ಸ್ವಷ್ಟೇ ದರ್ಶನಂ ದತ್ತ್ವಾ ಯೂಷಫೇ ಕಥಿತವಾನ್ 20 ತ್ವಮ್ ಉತ್ಥಾಯ ಶಿಶುಂ ತನ್ಮಾತರಙ್ಗು ಗೃಹೀತ್ವಾ ಪುನರಪೀಸ್ತಾಯೇಲೋ ದೇಶಂ ಯಾಹೀ, ಯೇ ಜನಾಃ ಶಿಶುಂ ನಾಶಯಿತುಮ್ ಅಮೃಗಯನ್ತ, ತೇ ಮೃತವನ್ತಃ | 21 ತದಾನೀಂ ಸ ಉತ್ಥಾಯ ಶಿಶುಂ ತನ್ಮಾತರಙ್ಗು ಗೃಹ್ಣನ್ ಇಸ್ರಾಯೇಲ್ದೇಶಮ್ ಆಜಗಾಮ | 22 ಕಿನ್ತು ಯಿಹೂದೀಯದೇಶೇ ಅಖಿಲಾಯನಾಮ ರಾಜಕುಮಾರೋ ನಿಜಪಿತು ಹೇರೋದಃ ಪದಂ ಪ್ರಾಪ್ಯ ರಾಜತ್ವಂ ಕರೋತೀತಿ ನಿಶಮ್ಯ ತತ್ ಸ್ಥಾನಂ ಯಾತುಂ ಶಚ್ಚಿತವಾನ್, ಪಶ್ಚಾತ್ ಸ್ವಪ್ನ ಈಶ್ವರಾತ್ ಪ್ರಬೋಧಂ ಪ್ರಾಪ್ಯ ಗಾಲೀಲ್ದೇಶಸ್ಯ ಪ್ರದೇಶೈಕಂ ಪ್ರಸ್ಥಾಯ ನಾಸರನ್ನಾಮ ನಗರಂ ಗತ್ವಾ ತತ್ರ ನೃಪಿಚಿತವಾನ್, 23 ತೇನ ತಂ ನಾಸರತೀಯಂ ಕಥಯಿಷ್ಯನ್ತಿ, ಯದೇತದ್ವಾಕ್ಯಂ ಭವಿಷ್ಯದ್ವಾದಿಭಿರುಕ್ತಂ ತತ್ ಸಫಲಮಭವತ್ |

3 ತದಾನೋಂ ಯೋಹ್ವಾಮಾ ಮಜ್ಜಯಿತಾ ಯಿಹೂದೀಯದೇಶಸ್ಯ ಪ್ರಾನ್ತರಮ್ ಉಪಸ್ಥಾಯ ಪ್ರಚಾರಯನ್ ಕಥಯಾಮಾಸ, 2 ಮನಾಂಸಿ ಪರಾವತ್ಸರಯತ್, ಸ್ವಗೀಯರಾಜತ್ವಂ ಸಮೀಪಮಾಗತಮ್ | 3 ಪರಮೇಶಸ್ಯ ಪನ್ನಾನಂ ಪರಿಷ್ಕುರತ ಸರ್ವತಃ | ತಸ್ಯ ರಾಜಪಥಾಂಶ್ಚೈವ ಸಮೀಕುರುತ ಸರ್ವಥಾ | ಇತ್ಯೇತತ್ ಪ್ರಾನ್ತರೇ ವಾಕ್ಯಂ ವದತಃ ಕಸ್ಯಚಿದ್ ರವಃ | 4 ಏತದ್ಭವನಂ ಯಶಯಿಯಭವಿಷ್ಯದ್ವಾದಿನಾ ಯೋಹನಮುದಿಶ್ಯ ಭಾಷಿತಮ್ | ಯೋಹನೋ ವಸನಂ ಮಹಾಭ್ರೂರೋಮಜಂ ತಸ್ಯ ಕಟಿ ಚರ್ಮಕಟಿಬನ್ನನಂ; ಸ ಚ ಶೂಕಕೀಟಾನ್ ಮಧು ಚ ಭುಕ್ತವಾನ್ | 5 ತದಾನೀಂ ಯಿರೂಶಾಲಮ್ನಗರನಿವಾಸಿನಃ ಸರ್ವೇ ಯಿಹೂದಿದೇಶೀಯಾ ಯದ್ವಸ್ತುಟಿನ್ಯಾ ಉಭಯತಟಸ್ಥಾಶ್ಚ ಮಾನವಾ ಬಹಿರಾಗತ್ಯ ತಸ್ಯ ಸಮೀಪೇ 6 ಸ್ತ್ರೀಯಂ ಸ್ತ್ರೀಯಂ ದುರಿತಮ್ ಅಜ್ಜೀಕೃತ್ಯ ತಸ್ಯಾಂ ಯದ್ವದ್ನಿ ತೇನ ಮಜ್ಜಿತಾ ಬಭೂವುಃ | 7 ಅಪರಂ ಬಹೂನ್ ಫಿರೂಶಿನಃ ಸಿದೂಕಿನಶ್ಚ ಮನುಜಾನ್ ಮಂಕ್ತುಂ ಸ್ವಸಮೀಪಮ್ ಆಗಚ್ಛೋ ವಿಲೋಕ್ಯ ಸ ತಾನ್ ಅಭಿದಧೌ, ರೇ ರೇ ಭುಜಗವಂಶಾ ಆಗಾಮೀನಃ ಕೋಪಾತ್ ಪಲಾಯಿತುಂ ಯುಷ್ಮಾನ್ ಕಚ್ಛೇತಿತವಾನ್? 8 ಮನಃಪರಾವತ್ಸರಸ್ಯ ಸಮುಚಿತಂ ಫಲಂ ಫಲತ | 9 ಕಿನ್ತುಸ್ತಾಕಂ ತಾತ್ ಇಬ್ರಾಹೀಮ್ ಅಸ್ತೀತಿ ಸ್ವೇಷು ಮನಃಸು ಚೀನ್ತಯನ್ನೋ ಮಾ ವ್ಯಾಹರತ | ಯತೋ ಯುಷ್ಮಾನ್ ಅಹಂ ವದಾಮಿ, ಈಶ್ವರ ಏತೇಭ್ಯಃ ಪಾಷಾಣೇಭ್ಯ ಇಬ್ರಾಹೀಮಃ ಸನ್ನಾನಾನ್ ಉತ್ಪಾದಯಿತುಂ ಶಕ್ನೋತಿ | 10 ಅಪರಂ ಪಾದಪಾನಾಂ ಮೂಲೇ ಕುರಾರ ಇದಾನೀಮಪಿ ಲಗನ್ ಆಸ್ತೇ, ತಸ್ಮಾದ್ ಯಸ್ಮಿನ್ ಪಾದಪೇ ಉತ್ತಮಂ ಫಲಂ ನ ಭವತಿ, ಸ ಕೃತ್ವೋ ಮಧ್ಯೇಽಗ್ನಿಂ ನಿಕ್ಷೇಪ್ಸ್ಯತೇ | 11

ಅಪರಮ್ ಅಹಂ ಮನಃಪರಾವತ್ಸರಸೂಚಕೇನ ಮಜ್ಜನೇನ ಯುಷ್ಮಾನ್ ಮಜ್ಜಯಾಮೀತಿ ಸತ್ಯಂ, ಕಿನ್ತು ಮಮ ಪಶ್ಚಾದ್ ಯ ಆಗಚ್ಛತಿ, ಸ ಮತ್ತೋಪಿ ಮಹಾನ್, ಅಹಂ ತದೀಯೋಪಾನಹೌ ವೋಥುಮಪಿ ನಹಿ ಯೋಗ್ಯೋಸ್ತಿ, ಸ ಯುಷ್ಮಾನ್ ವಚ್ಛಿರೂಪೇ ಏವಿತ್ರ ಆತ್ಮನಿ ಸಂಮಜ್ಜಯಿಷ್ಯತಿ | 12 ತಸ್ಯ ಕಾರೇ ಸೂರ್ಪ ಆಸ್ತೇ, ಸ ಸ್ತ್ರೀಯಶಸ್ಯಾನಿ ಸಮ್ಯಕ್ ಪ್ರಸ್ತೋಟ್ಟಿ ನಿಜಾನ್ ಸಕಲಗೋಧೂಮಾನ್ ಸಂಗೃಹ್ಯ ಭಾಷ್ಣಾಗಾರೇ ಸ್ಥಾಪಯಿಷ್ಯತಿ, ಕಿಂನ್ತು ಸರ್ವಾಣಿ ಪುಷ್ಣಾಣಿವರ್ಷಾಣವಪ್ಪಿನಾ ದಾಹಯಿಷ್ಯತಿ | 13 ಅನನ್ತರಂ ಯೀಶು ಯೋಹನಾ ಮಜ್ಜಿತೋ ಭವಿತುಂ ಗಾಲೀಲ್ಯದೇಶಾದ್ ಯದ್ವದ್ನಿ ತಸ್ಯ ಸಮೀಪಮ್ ಆಜಗಾಮ | 14 ಕಿನ್ತು ಯೋಹನ್ ತಂ ನಿಷಿದ್ಯ ಬಭೂಷೇ, ತ್ವಂ ಕಿಂ ಮಮ ಸಮೀಪಮ್ ಆಗಚ್ಛಸಿ? ಪರಂ ತ್ವಯಾ ಮಜ್ಜನಂ ಮಮ ಪ್ರಯೋಜನಮ್ ಆಸ್ತೇ | 15 ತದಾನೀಂ ಯೀಶುಃ ಪ್ರತ್ಯವೋಚತ್; ಈದಾನೀಮ್ ಅನುಮನ್ಯಸ್ವ, ಯತ ಇತ್ಥಂ ಸರ್ವಧರ್ಮ್ಯಸಾಧನಮ್ ಅಸ್ಮಾಕಂ ಕರ್ತವ್ಯಂ, ತತಃ ಸೋಽನ್ಯಮನ್ಯತ | 16 ಅನನ್ತರಂ ಯೀಶುರಮ್ನಿಸಿ ಮಜ್ಜಿತುಃ ಸನ್ ತತ್ಕ್ಷಣಾತ್ ತೋಯಮಧ್ಯಾನ್ ಉತ್ಥಾಯ ಜಗಾಮ, ತದಾ ಜೀಮೂತದ್ವಾರೇ ಮುಕ್ತೇ ಜಾತೇ, ಸ ಈಶ್ವರಸ್ಯಾತ್ಮಾನಂ ಕಪೋತವದ್ ಅವರುಹ್ಯ ಸ್ವೋಪರ್ಯಾಗಚ್ಚನ್ತಂ ವೀಕ್ಷಾಶ್ಚಕ್ಷೇ | 17 ಅಪರಮ್ ಏಷ ಮಮ ಪ್ರಿಯಃ ಪುತ್ರ ಏತಸ್ಮಿನ್ನೇವ ಮಮ ಮಹಾಸನ್ನೋಷ ಏತಾದ್ಯತೀ ವ್ಯೋಮಜಾ ವಾಗ್ ಬಭೂವ |

4 ತತಃ ಪರಂ ಯೀಶುಃ ಪ್ರತಾರಕೇಣ ಪರೀಕ್ಷಿತೋ ಭವಿತುಮ್ ಆತ್ಮನಾ ಪ್ರಾನ್ತರಮ್ ಅಕ್ರೃಷ್ಯಃ 2 ಸನ್ ಚತ್ವಾರಿಂಶದಹೋರಾತ್ರಾನ್ ಅನಾಹಾರಸ್ತಿಷ್ಠನ್ ಕ್ಷುಧಿತೋ ಬಭೂವ | 3 ತದಾನೀಂ ಪರೀಕ್ಷಿತಾ ತತ್ಪ್ರಮೀಪಮ್ ಆಗತ್ಯ ವ್ಯಾಹೃತವಾನ್, ಯದಿ ತ್ವಮೀಶ್ವರಾತ್ಮಜೋ ಭವೇಸ್ತರ್ಹ್ಯಾಜ್ಞಯಾ ಪಾಷಾಣಾನೇತಾನ್ ಪೂಪಾನ್ ವಿದ್ಧೇಹಿ | 4 ತತಃ ಸ ಪ್ರತ್ಯಬ್ರವೀತ್, ಇತ್ಥಂ ಲಿಖಿತಮಾಸ್ತೇ, "ಮನುಜಃ ಕೇವಲಪೂಪೇನ ನ ಜೀವಿಷ್ಯತಿ, ಕಿನ್ತುಶ್ವರಸ್ಯ ವದನಾದ್ ಯಾನಿ ಯಾನಿ ವಚಾಂಸಿ ಸಿಸರನ್ತಿ ತೈರೇವ ಜೀವಿಷ್ಯತಿ | " 5 ತದಾ ಪ್ರತಾರಕಸ್ಯಂ ಪುಣ್ಯನಗರಂ ನೀತ್ವಾ ಮನ್ದಿರಸ್ಯ ಚೂಡೋಪರಿ ನಿಧಾಯ ಗದಿತವಾನ್, 6 ತ್ವಂ ಯದಿಶ್ವರಸ್ಯ ತನಯೋ ಭವೇಸ್ತರ್ಹೀತೋಽಧಃ ಪತ, ಯತ ಇತ್ಥಂ ಲಿಖಿತಮಾಸ್ತೇ, ಆದೇಕ್ಷ್ಯತಿ ನಿಜಾನ್ ದೂತಾನ್ ರಕ್ಷಿತುಂ ತ್ವಾಂ ಪರಮೇಶ್ವರಃ | ಯಥಾ ಸರ್ವೇಷು ಮಾರ್ಗೇಷು ತ್ವದೀಯಚರಣದ್ವಯೇ | ನ ಲಗೇತ್ ಪ್ರಸ್ತರಾಘಾತಸ್ವಾಂ ಘರಿಷ್ಯನ್ತಿ ತೇ ಕರೈಃ | 7 ತದಾನೀಂ ಯೀಶುಸ್ತಸ್ಮೈ ಕಥಿತವಾನ್ ಏತದಪಿ ಲಿಖಿತಮಾಸ್ತೇ, "ತ್ವಂ ನಿಜಪ್ರಭುಂ ಪರಮೇಶ್ವರಂ ಮಾ ಪರೀಕ್ಷಸ್ವ | " 8 ಅನನ್ತರಂ ಪ್ರತಾರಕಃ ಪುನರಪಿ ತಮ್ ಅತ್ಯುಜ್ಜಧರಾದರೋಪರಿ ನೀತ್ವಾ ಜಗತಃ ಸಕಲರಾಜ್ಯಾನಿ ತದೈಶ್ವರ್ಯಾಣಿ ಚ ದರ್ಶಯಾಶ್ಚಕಾರ ಕಥಯಾಶ್ಚಕಾರ ಚ, 9 ಯದಿ ತ್ವಂ ದಣ್ಣವದ್ ಭವನ್ ಮಾಂ ಪ್ರಣಮೇಸ್ತರ್ಹ್ಯಹಮ್ ಏತಾನಿ ತುಭ್ಯಂ ಪ್ರದಾಸ್ಯಾಮಿ | 10 ತದಾನೀಂ ಯೀಶುಸ್ತಮವೋಚತ್, ದೂರೀಭವ ಪ್ರತಾರಕ, ಲಿಖಿತಮಿದಮ್ ಆಸ್ತೇ, "ತ್ವಯಾ ನಿಜಃ ಪ್ರಭುಃ ಪರಮೇಶ್ವರಃ ಪ್ರಣಮ್ಯಃ ಕೇವಲಃ ಸ ಸೇವ್ಯಶ್ಚ | " 11 ತತಃ ಪ್ರತಾರಕೇಣ ಸ ಪರ್ಯತ್ಯಾಜಿ, ತದಾ ಸ್ವಗೀಯದೂತ್ಯೆರಾಗತ್ಯ ಸ ಸಿಷೇವೇ | 12 ತದನನ್ತರಂ ಯೋಹನ್ ಕಾರಾಯಾಂ ಬಬನ್ಲೇ, ತದ್ವಾತ್ವಾಂ ನಿಶಮ್ಯ ಯೀಶುನಾ ಗಾಲೀಲ್ ಪ್ರಾಸ್ತೀಯತ | 13 ತತಃ ಪರಂ ಸ ನಾಸರನ್ನಗರಂ ವಿಹಾಯ

ಜಲಘೇಸ್ಟಬೇ ಸಿಬೂಲೂನ್ನಪಾಲೀ ಏತಯೋರುವಭಯೋಃ ಪ್ರದೇಶಯೋಃ ಸೀಮೋರ್ಮಧ್ಯವತ್ತೀ ಯಃ ಕಫನಾರಹೂಮ್ ತನ್ನಗರಮ್ ಇತ್ಯಾ ನ್ಯವಸತ್ | 14 ತಸ್ಮಾತ್, ಅನ್ಯಾದೇಶೀಯಗಾಲೀಲಿ ಯದ್ವಗ್ನಾರೇಽಭಿದೋಧಸಿ | ನಪ್ಪಾಲಿಸಿಬೂಲೂನ್ದೇಶೌ ಯತ್ರ ಸ್ಥಾನೇ ಸ್ಥಿತೌ ಪುರಾ | 15 ತತ್ರತ್ಯಾ ಮನುಜಾ ಯೇ ಯೇ ಪರ್ಯಭ್ರಾಮ್ಯನ್ ತಮಿಸ್ತಕೇ | ತೈರ್ಜನ್ಯೈಬ್ಯೂಹದಾಲೋಕಃ ಪರಿದರ್ಶಿಷ್ಯತೇ ತದಾ | ಅವಸನ್ ಯೇ ಜನಾ ದೇಶೇ ಮೃತ್ಯುಚ್ಛಾಯಾಸ್ತೂರಪಕೇ | ತೇಷಾಮಪರಿ ಲೋಕಾನಾಮಾಲೋಕಃ ಸಂಪ್ರಕಾಶಿತಃ || 16 ಯದೇತದ್ವಚನಂ ಯಶಯಿಯಭವಿಷ್ಯದ್ವಾದಿನಾ ಪ್ರೋಕ್ಷಂ, ತತ್ ತದಾ ಸಫಲಮ್ ಅಭೂತ್ | 17 ಅನನ್ತರಂ ಯೇಶುಃ ಸುಸಂವಾದಂ ಪ್ರಚಾರಯನ್ ಏತಾಂ ಕಥಾಂ ಕಥಯಿತುಮ್ ಆರೇಭೇ, ಮನಾಂಸಿ ಪರಾವರ್ತಯತ, ಸ್ವರ್ಗೀಯರಾಜತ್ವಂ ಸವಿದಮಭವತ್ | 18 ತತಃ ಪರಂ ಯೇಶು ಗರ್ಗಲೀಲೋ ಜಲಧೇಸ್ಟಬೇನ ಗಚ್ಛನ್ ಗಚ್ಛನ್ ಆನ್ವಿಯಸ್ತಸ್ಯ ಭೃತಾ ಶಿಮೋನ್ ಅರ್ಥತೋ ಯಂ ಪಿತರಂ ವದನ್ತಿ ಏತಾವುಭೌ ಜಲಘೌ ಜಾಲಂ ಕ್ಷಿಪನ್ತೌ ದದರ್ಶ, ಯತಸ್ತೌ ಮೀನಧಾರಿಣಾವಾಸ್ತಾಮ್ | 19 ತದಾ ಸ ತಾವಾಹೂಯ ವ್ಯಾಜಹಾರ, ಯುವಾಂ ಮಮ ಪಶ್ಯಾದ್ ಆಗಚ್ಛತಂ, ಯುವಾಮಹಂ ಮನುಜಧಾರಿಣೌ ಕರಿಷ್ಯಾಮಿ | 20 ತೇನೈವ ತೌ ಜಾಲಂ ವಿಹಾಯ ತಸ್ಯ ಪಶ್ಯಾತ್ ಆಗಚ್ಛತಾಮ್ | 21 ಅನನ್ತರಂ ತಸ್ಮಾತ್ ಸ್ಥಾನಾತ್ ವ್ರಜನ್ ವ್ರಜನ್ ಸಿದಿಯಸ್ಯ ಸುತೌ ಯಾಕೂಬ್ ಯೋಹನ್ನಾಮಾನೌ ದ್ವೌ ಸಹಜೌ ತಾತೇನ ಸಾರ್ಧಂ ನೌಕೋಪರಿ ಜಾಲಸ್ಯ ಜೀರ್ಣೋದ್ಧಾರಂ ಕುರ್ವನ್ತೌ ವೀಕ್ಷ್ಯ ತಾವಾಹೂತವಾನ್ | 22 ತತ್ಕ್ಷಣಾತ್ ತೌ ನಾವಂ ಸ್ವತಾತಘ್ಯ ವಿಹಾಯ ತಸ್ಯ ಪಶ್ಯಾದ್ಧಾನೌ ಬಭೂವತುಃ | 23 ಅನನ್ತರಂ ಭಜನಭವನೇ ಸಮುಪದಿಶನ್ ರಾಜ್ಯಸ್ಯ ಸುಸಂವಾದಂ ಪ್ರಚಾರಯನ್ ಮನುಜಾನಾಂ ಸರ್ವಪ್ರಕಾರಾನ್ ರೋಗಾನ್ ಸರ್ವಪ್ರಕಾರಪೀಡಾಶ್ಚ ಶಮಯನ್ ಯೇಶುಃ ಕೃತ್ವಂ ಗಾಲೀಲೇಶಂ ಭ್ರಮಿತುಮ್ ಆರಭತ | 24 ತೇನ ಕೃತ್ವ ಸುರಿಯಾದೇಶಸ್ಯ ಮಧ್ಯಂ ತಸ್ಯ ಯಶೋ ವ್ಯಾಪ್ನೋತ್, ಅಪರಂ ಭೂತಗ್ನಾ ಅಪಸ್ಮಾರಗೀಣಃ ಪಕ್ಷಾಧಾತಿಪ್ರಭೃತಯಶ್ಚ ಯಾವನ್ನೋ ಮನುಜಾ ನಾನಾವಿಧವ್ಯಾಧಿಭಿಃ ಕ್ಷಿಪ್ತಾ ಆಸನ್, ತೇಷು ಸರ್ವೇಷು ತಸ್ಯ ಸಮೀಪಮ್ ಅನೀತೇಷು ಸ ತಾನ್ ಸ್ವಸ್ಥಾನ್ ಚಕಾರ | 25 ಏತೇನ ಗಾಲೀಲ್-ದಿಕಾಪನಿ-ಯಿರೂಶಾಲಮ್-ಯಿಹೂದೀಯದೇಶೇಭ್ಯೋ ಯದ್ವನಃ ಪಾರಾಶ್ಚ ಬಹವೋ ಮನುಜಾಸ್ತಸ್ಯ ಪಶ್ಯಾದ್ ಆಗಚ್ಛನ್ |

5 ಅನನ್ತರಂ ಸ ಜನನಿವಹಂ ನಿರೀಕ್ಷ್ಯ ಭೂಧರೋಪರಿ ವ್ರಜಿತ್ವಾ ಸಮುಪವಿವೇಶ | 2 ತದಾನೀಂ ಶಿಷ್ಯೇಷು ತಸ್ಯ ಸಮೀಪಮಾಗತೇಷು ತೇನ ತೇಭ್ಯ ಏಷಾ ಕಥಾ ಕಥ್ಯಾಣ್ಕೀ | 3 ಅಭಿಮಾನಹೀನಾ ಜನಾ ಧನ್ಯಾಃ, ಯತಸ್ತೇ ಸ್ವರ್ಗೀಯರಾಜ್ಯಮ್ ಅಧಿಕರಿಷ್ಯನ್ತಿ | 4 ಖಿದ್ಯಮಾನಾ ಮನುಜಾ ಧನ್ಯಾಃ, ಯಸ್ಮಾತ್ ತೇ ಸಾನ್ವನಾಂ ಪ್ರಾಪ್ಸನ್ತಿ | 5 ನಮ್ರಾ ಮಾನವಾಶ್ಚ ಧನ್ಯಾಃ, ಯಸ್ಮಾತ್ ತೇ ಮೇದಿನೀಮ್ ಅಧಿಕರಿಷ್ಯನ್ತಿ | 6 ಧರ್ಮೀಯ ಬುಭುಕ್ಷಿತಾಃ ತ್ಯಷಾತ್ಯಾಶ್ಚ ಮನುಜಾ ಧನ್ಯಾಃ, ಯಸ್ಮಾತ್ ತೇ ಪರಿತಪ್ಸ್ಯನ್ತಿ | 7 ಕೃಪಾಲವೋ ಮಾನವಾ ಧನ್ಯಾಃ, ಯಸ್ಮಾತ್ ತೇ ಕೃಪಾಂ ಪ್ರಾಪ್ಸ್ಯನ್ತಿ | 8 ನಿರ್ಮೂಲಹೃದಯಾ ಮನುಜಾಶ್ಚ ಧನ್ಯಾಃ, ಯಸ್ಮಾತ್ ತ ಈಶ್ವರಂ ದ್ರಕ್ಷ್ಯನ್ತಿ | 9 ಮೇಲಯಿತಾರೋ ಮಾನವಾ ಧನ್ಯಾಃ, ಯಸ್ಮಾತ್ ತ ಈಶ್ವರಸ್ಯ ಸನ್ಮಾನತೇನ ವಿಖ್ಯಾಸ್ಯನ್ತಿ | 10 ಧರ್ಮೀಕಾರಣಾತ್ ತಾಡಿತಾ

ಮನುಜಾ ಧನ್ಯಾ, ಯಸ್ಮಾತ್ ಸ್ವರ್ಗೀಯರಾಜ್ಯೇ ತೇಷಾಮಧಿಕರೋ ವಿದ್ಯತೇ | 11 ಯದಾ ಮನುಜಾ ಮಮ ನಾಮಕೃತೇ ಯುಷ್ಮಾನ್ ನಿನ್ವನ್ತಿ ತಾದಯನ್ತಿ ಮೃಷಾ ನಾನಾದಾರ್ವಾಕ್ಯಾನಿ ವದನ್ತಿ ಚ, ತದಾ ಯುಯಂ ಧನ್ಯಾಃ | 12 ತದಾ ಅನನ್ತತ, ತಥಾ ಭೃಶಂ ಹ್ಯಾದದ್ವ್ಯಾ, ಯತಃ ಸ್ವರ್ಗೇ ಭೂಯಾಂಸಿ ಫಲಾನಿ ಲಪ್ಸ್ಯದ್ವೇ; ತೇ ಯುಷ್ಮಾಕಂ ಪುರಾತನಾನ್ ಭವಿಷ್ಯದ್ವಾದಿನೋಽಪಿ ತಾದ್ಯಗ್ ಅತಾಡಯನ್ | 13 ಯುಯಂ ಮೇದಿನ್ಯಾಂ ಲವಣರೂಪಾಃ, ಕಿನ್ತು ಯದಿ ಲವಣಸ್ಯ ಲವಣತ್ವಮ್ ಅಪಯಾತಿ, ತರ್ಹಿ ತತ್ ಕೇನ ಪ್ರಕಾರೇಣ ಸ್ವಾದುಯುಕ್ತಂ ಭವಿಷ್ಯತಿ? ತತ್ ಕಸ್ಯಾಪಿ ಕಾರ್ಯಸ್ಯಾಯೋಗ್ಯತ್ವಾತ್ ಕೇವಲಂ ಬಹಿಃ ಪ್ರಕ್ಷೇಪ್ಯಂ ನರಾಣಾಂ ಪದತಲೇನ ದಲಯಿತುಚ್ಯ ಯೋಗ್ಯಂ ಭವತಿ | 14 ಯೂಯಂ ಜಗತಿ ದೀಪ್ತಿರೂಪಾಃ, ಭೂಧರೋಪರಿ ಸ್ಥಿತಂ ನಗರಂ ಗುಪ್ತಂ ಭವಿತುಂ ನಹಿ ಶಕ್ಸ್ಯತಿ | 15 ಅಪರಂ ಮನುಜಾಃ ಪ್ರದೀಪಾನ್ ಪ್ರಜ್ವಲ್ಯ ದ್ರೋಣಾಧೋ ನ ಸ್ಥಾಪಯನ್ತಿ, ಕಿನ್ತು ದೀಪಾಧಾರೋಪಯೋರ್ವ ಸ್ಥಾಪಯನ್ತಿ, ತೇನ ತೇ ದೀಪಾ ಗೇಹಸ್ಥಿತಾನ್ ಸಕಲಾನ್ ಪ್ರಕಾಶಯನ್ತಿ | 16 ಯೇನ ಮಾನವಾ ಯುಷ್ಮಾಕಂ ಸತ್ಕರ್ಮಾಣಿ ವಿಲೋಕ್ಯ ಯುಷ್ಮಾಕಂ ಸ್ವರ್ಗಸ್ಥಂ ಪಿತರಂ ಧನ್ಯಂ ವದನ್ತಿ, ತೇಷಾಂ ಸಮಕ್ಷಂ ಯುಷ್ಮಾಕಂ ದೀಪ್ತಿಸಾದ್ಯಕ್ ಪ್ರಕಾಶತಾಮ್ | 17 ಅಹಂ ವ್ಯವಸ್ಥಾಂ ಭವಿಷ್ಯದ್ವಾಕ್ಯಶ್ಚ ಲೋಪ್ಯಮ್ ಆಗತವಾನ್, ಇತ್ಯಂ ಮಾನುಭವತ, ತೇ ದ್ವೇ ಲೋಪ್ಯಂ ನಾಗತವಾನ್, ಕಿನ್ತು ಸಫಲೇ ಕರ್ತುಮ್ ಆಗತೋಸ್ಮಿ | 18 ಅಪರಂ ಯುಷ್ಮಾನ್ ಅಹಂ ತಥ್ಯಂ ವದಾಮಿ ಯಾವತ್ ವೈಯಮಮೇದಿನೋ ದ್ವರ್ಗಸೋ ನ ಭವಿಷ್ಯತಿ, ತಾವತ್ ಸರ್ವಸ್ಮಿನ್ ಸಫಲೇ ನ ಜಾತೇ ವ್ಯವಸ್ಥಾಯಾ ಏಕಾ ಮಾತ್ರಾ ಬಿನ್ದುರೇಕೋಪಿ ವಾ ನ ಲೋಪ್ಯತೇ | 19 ತಸ್ಮಾತ್ ಯೋ ಜನ ಏತಾಸಾಮ್ ಆಜ್ಞಾನಾಮ್ ಆತಿಕ್ಷುದ್ರಾಮ್ ಏಕಾಜ್ಞಾಮಪೀ ಲಂಘತೇ ಮನುಜಾಂಞ ತಥೈವ ಶಿಕ್ಷಯತಿ, ಸ ಸ್ವರ್ಗೀಯರಾಜ್ಯೇ ಸರ್ವೇಭ್ಯಃ ಕ್ಷುದ್ರತೇನ ವಿಖ್ಯಾಸ್ಯತೇ, ಕಿನ್ತು ಯೋ ಜನಸ್ತಾಂ ಪಾಲಯತಿ, ತಥೈವ ಶಿಕ್ಷಯತಿ ಚ, ಸ ಸ್ವರ್ಗೀಯರಾಜ್ಯೇ ಪ್ರಧಾನತೇನ ವಿಖ್ಯಾಸ್ಯತೇ | 20 ಅಪರಂ ಯುಷ್ಮಾನ್ ಅಹಂ ವದಾಮಿ, ಅಧ್ಯಾಪಕಫಿರೂಶಿಮಾನವಾನಾಂ ಧರ್ಮಾನುಷ್ಠಾನಾತ್ ಯುಷ್ಮಾಕಂ ಧರ್ಮಾನುಷ್ಠಾನೇ ನೋತ್ಪಮೇ ಜಾತೇ ಯೂಯಮ್ ಈಶ್ವರೀಯರಾಜ್ಯಂ ಪ್ರವೇಷ್ಯುಂ ನ ಶಕ್ಸ್ಯಥ | 21 ಅಪರಂಞ ತ್ವಂ ನರಂ ಮಾ ವಧೀಃ, ಯಸ್ಮಾತ್ ಯೋ ನರಂ ಹನ್ತಿ, ಸ ವಿಚಾರಸಭಾಯಾಂ ದಕ್ಷಾಹೋ ಭವಿಷ್ಯತಿ, ಪೂರ್ವಕಾಲೇನಜನೇಭ್ಯ ಇತಿ ಕಥಿತಮಾಸೀತ್, ಯುಷ್ಮಾಭಿರಶ್ರಾವಿ | 22 ಕಿನ್ತು ನರಂ ಯುಷ್ಮಾನ್ ವದಾಮಿ, ಯಃ ಕಶ್ಚಿತ್ ಕಾರಣಂ ವಿನಾ ನಿಜಭ್ರಾತೇ ಕುಪ್ಯತಿ, ಸ ವಿಚಾರಸಭಾಯಾಂ ದಕ್ಷಾಹೋ ಭವಿಷ್ಯತಿ; ಯಃ ಕಶ್ಚಿಜ್ಞ ಸ್ತ್ರೀಯಸಹಜಂ ನಿರ್ದೋಧಂ ವದತಿ, ಸ ಮಹಾಸಭಾಯಾಂ ದಕ್ಷಾಹೋ ಭವಿಷ್ಯತಿ; ಪುನಶ್ಚ ತ್ವಂ ಮೂಢ ಇತಿ ವಾಕ್ಯಂ ಯದಿ ಕಶ್ಚಿತ್ ಸ್ತ್ರೀಯಭ್ರಾತರಂ ವಶ್ಚಿ, ತರ್ಹಿ ನರಕಾಗ್ನೌ ಸ ದಕ್ಷಾಹೋ ಭವಿಷ್ಯತಿ | (Geenna g1067) 23 ಅತೋ ವೇದ್ಯಾಃ ಸಮೀಪಂ ನಿಜನ್ಯವೇದ್ಯೇ ಸಮಾನೀತೇಽಪಿ ನಿಜಭ್ರಾತರಂ ಪ್ರತಿ ಕಸ್ಯಾಚ್ಚಿತ್ ಕಾರಣಾತ್ ತ್ವಂ ಯದಿ ದೋಷೀ ವಿದ್ಯಸೇ, ತದಾನೀಂ ತವ ತಸ್ಯ ಸ್ಮೃತಿರ್ಜಾಯತೇ ಚ, 24 ತರ್ಹಿ ತಸ್ಯಾ ವೇದ್ಯಾಃ ಸಮೀಪೇ ನಿಜನ್ಯವೈದ್ಯಂ ನಿಧಾಯ ತದೈವ ಗತ್ವಾ ಪೂರ್ವಂ ತೇನ ಸಾರ್ಧಂ ಮಿಲ, ಪಶ್ಯಾತ್ ಆಗತ್ಯ ನಿಜನ್ಯವೇದ್ಯಂ ನಿವೇದಯ | 25 ಅನ್ಯಞ್ ಯಾವತ್ ವಿವಾದಿನಾ ಸಾರ್ಧಂ ವರ್ತಮಿ ತಿಷ್ಯಸಿ, ತಾವತ್ ತೇನ ಸಾರ್ಧಂ ಮೇಲನಂ ಕುರು; ನೋ ಚೇತ್ ವಿವಾದೀ ವಿಚಾರಯಿತುಃ ಸಮೀಪೇ ತ್ವಾಂ ಸಮರ್ಪಯತಿ ವಿಚಾರಯಿತಾ ಚ ರಕ್ಷಿಣಃ ಸನ್ನಿಧೌ ಸಮರ್ಪಯತಿ ತದಾ ತ್ವಂ ಕಾರಾಯಾಂ ಬದ್ಧೇಥಾಃ | 26

ತರ್ಹಿ ತ್ವಾಮಹಂ ತಥ್ಯಂ ಬ್ರವೀಮಿ, ಶೇಷಕಪದರ್ಹೇಽಪಿ ನ ಪರಿಶೋಧಿತೇ ತಸ್ಮಾತ್ ಸ್ಥಾನಾತ್ ಕದಾಪಿ ಬಹಿರಾಗಂತುಂ ನ ಶಕ್ಯಸಿ | 27 ಅಪರಂ ತ್ವಂ ಮಾ ವ್ಯಭಿಚರ, ಯದೇತದ್ ವಚನಂ ಪೂರ್ವಕಾಲೀನಲೋಕೇಭ್ಯಃ ಕಥಿತಮಾಸೀತ್, ತದ್ ಯೂಯಂ ಶ್ರುತವನ್ತಃ | 28 ಕಿನ್ತ್ವಹಂ ಯುಷ್ಮಾನ್ ವದಾಮಿ, ಯದಿ ಕಶ್ಚಿತ್ ಕಾಮತಃ ಕಾಞ್ಚನ ಯೋಷಿತಂ ಪಶ್ಯತಿ, ತರ್ಹಿ ಸ ಮನಸಾ ತಥೈವ ವ್ಯಭಿಚರಿತವಾನ್ | 29 ತಸ್ಮಾತ್ ತವ ದಕ್ಷಿಣಂ ನೇತ್ರಂ ಯದಿ ತ್ವಾಂ ಬಾಧತೇ, ತರ್ಹಿ ತನ್ನೇತ್ರಮ್ ಉತ್ಪಾಟ್ಯ ದೂರೇ ನಿಕ್ಷಿಪ, ಯಸ್ಮಾತ್ ತವ ಸರ್ವಪಪುಷೋ ನರಕೇ ನಿಕ್ಷೇಪಾತ್ ತವೈಕಾಜ್ಞಸ್ಯ ನಾಶೋ ವರಂ | (Geenna g1067) 30 ಯದ್ವಾ ತವ ದಕ್ಷಿಣಃ ಕರೋ ಯದಿ ತ್ವಾಂ ಬಾಧತೇ, ತರ್ಹಿ ತಂ ಕರಂ ಭಿತ್ವಾ ದೂರೇ ನಿಕ್ಷಿಪ, ಯತಃ ಸರ್ವಪಪುಷೋ ನರಕೇ ನಿಕ್ಷೇಪಾತ್ ಏಕಾಜ್ಞಸ್ಯ ನಾಶೋ ವರಂ | (Geenna g1067) 31 ಉಕ್ತಮಾಸ್ತೇ, ಯದಿ ಕಶ್ಚಿನ್ ನಿಜಜಾಯಾಂ ಪರಿತ್ಯಕ್ತುಮ್ ಇಚ್ಛತಿ, ತರ್ಹಿ ಸ ತಸ್ಮೈ ತ್ಯಾಗಪತ್ರಂ ದದಾತು | 32 ಕಿನ್ತ್ವಹಂ ಯುಷ್ಮಾನ್ ವ್ಯಾಹರಾಮಿ, ವ್ಯಭಿಚಾರದೋಷೇ ನ ಜಾತೇ ಯದಿ ಕಶ್ಚಿನ್ ನಿಜಜಾಯಾಂ ಪರಿತ್ಯಜ್ಯತಿ, ತರ್ಹಿ ಸ ತಾಂ ವ್ಯಭಿಚಾರಯತಿ; ಯಶ್ಚ ತಾಂ ತ್ಯಕ್ತಾಂ ಸ್ತ್ರಿಯಂ ವಿವಹತಿ, ಸೋಪಿ ವ್ಯಭಿಚರತಿ | 33 ಪುನಶ್ಚ ತ್ವಂ ಮೃಷಾ ಶಪಥಮ್ ನ ಕುರ್ವನ್ ಈಶ್ವರಾಯ ನಿಜಶಪಥಂ ಫಾಲಯ, ಪೂರ್ವಕಾಲೀನಲೋಕೇಭ್ಯೋ ಯೈಷಾ ಕಥಾ ಕಥಿತಾ, ತಾಮಪಿ ಯೂಯಂ ಶ್ರುತವನ್ತಃ | 34 ಕಿನ್ತ್ವಹಂ ಯುಷ್ಮಾನ್ ವದಾಮಿ, ಕಮಪಿ ಶಪಥಂ ಮಾ ಕಾರ್ಷ್ಯ, ಅರ್ಥತಃ ಸ್ವರ್ಗನಾಮ್ನಾ ನ, ಯತಃ ಸ ಈಶ್ವರಸ್ಯ ಸಿಂಹಾಸನಂ; 35 ಪೃಥಿವ್ಯಾ ನಾಮ್ನಾಪಿ ನ, ಯತಃ ಸಾ ತಸ್ಯ ಪಾದಪೀಠಂ; ಯಿರೂಶಾಲಮೋ ನಾಮ್ನಾಪಿ ನ, ಯತಃ ಸಾ ಮಹಾರಾಜಸ್ಯ ಪುರೀ; 36 ನಿಜಶಿರೋನಾಮ್ನಾಪಿ ನ, ಯಸ್ಮಾತ್ ತಸ್ಯೈಕಂ ಕಚಮಪಿ ಸಿತಮ್ ಅಸಿತಂ ವಾ ಕರ್ತುಂ ತ್ವಯಾ ನ ಶಕ್ಯತೇ | 37 ಅಪರಂ ಯೂಯಂ ಸಂಲಾಪಸಮಯೇ ಕೇವಲಂ ಭವತೀತಿ ನ ಭವತೀತಿ ಚ ವದತ ಯತ ಇತೋಽಧಿಕಂ ಯತ್ ತತ್ ಪಾಪಾತ್ಮನೋ ಜಾಯತೇ | 38 ಅಪರಂ ಲೋಚನಸ್ಯ ವಿನಿಮಯೇನ ಲೋಚನಂ ದನ್ತಸ್ಯ ವಿನಿಮಯೇನ ದನ್ತಃ ಪೂರ್ವಕಮಿದಂ ವಚನಂ ಯುಷ್ಮಾಭಿರಶ್ರೂಯತ | 39 ಕಿನ್ತ್ವಹಂ ಯುಷ್ಮಾನ್ ವದಾಮಿ ಯೂಯಂ ಹಿಂಸಕಂ ನರಂ ಮಾ ವ್ಯಾಘಾತಯತ | ಕಿನ್ತು ಕೇನಚಿತ್ ತವ ದಕ್ಷಿಣಕಪೋಲೇ ಚಪೇಟಾಘಾತೇ ಕೃತೇ ತಂ ಪ್ರತಿ ವಾಮಂ ಕಪೋಲಂ ವ್ಯಾಘೋಟಯ | 40 ಅಪರಂ ಕೇನಚಿತ್ ತ್ವಯಾ ಸಾರ್ಧಂ ವಿವಾದಂ ಕೃತ್ವಾ ತವ ಪರಿಧೇಯವಸನೇ ಜಿಘೃಷಿತೇ ತಸ್ಮಾಯುತ್ರೇಯವಸನಮಪಿ ದೇಹಿ | 41 ಯದಿ ಕಶ್ಚಿತ್ ತ್ವಾಂ ಕ್ರೋಶಮೇಕಂ ನಯನಾರ್ಥಂ ಅನ್ಯಾಯತೋ ಧರತಿ, ತದಾ ತೇನ ಸಾರ್ಧಂ ಕ್ರೋಶದ್ವಯಂ ಯಾಹಿ | 42 ಯಶ್ಚ ಮಾನವಸ್ತ್ವಾಂ ಯಾಚತೇ, ತಸ್ಮೈ ದೇಹಿ, ಯದಿ ಕಶ್ಚಿತ್ ತುಭ್ಯಂ ಧಾರಯಿತುಮ್ ಇಚ್ಛತಿ, ತರ್ಹಿ ತಂ ಪ್ರತಿ ಪರಾಂಮುಖೋ ಮಾ ಭೂಃ | 43 ನಿಜಸಮೀಪವಸಿನಿ ಪ್ರೇಮ ಕುರು, ಕಿನ್ತು ಶತ್ರುಂ ಪ್ರತಿ ದ್ವೇಷಂ ಕುರು, ಯದೇತತ್ ಪುರೋಕ್ಷಂ ವಚನಂ ಏತದಪಿ ಯೂಯಂ ಶ್ರುತವನ್ತಃ | 44 ಕಿನ್ತ್ವಹಂ ಯುಷ್ಮಾನ್ ವದಾಮಿ, ಯೂಯಂ ರಿಪುವೃಷಿ ಪ್ರೇಮ ಕುರುತ, ಯೇ ಚ ಯುಷ್ಮಾನ್ ಶಪನ್ತೇ, ತಾನ, ಆಶಿಷಂ ವದತ, ಯೇ ಚ ಯುಷ್ಮಾನ್ ಋತೀಯನ್ತೇ, ತೇಷಾಂ ಮಜ್ಜಲಂ ಕುರುತ, ಯೇ ಚ ಯುಷ್ಮಾನ್ ನಿನ್ತಸಿ, ತಾಡಯಸಿ ಚ, ತೇಷಾಂ ಕೃತೇ ಪ್ರಾರ್ಥಯದ್ಧಂ | 45 ತತ್ರ ಯಃ ಸತಾಮಸತಾಇರ್ಗೋಪರಿ ಪ್ರಭಾಕರಮ್ ಉದಾಯಯತಿ, ತಥಾ ಧಾರ್ಮಿಕಾನಾಮಧಾರ್ಮಿಕಾನಾಇರ್ಗೋಪರಿ ನೀರಂ ವರ್ಷಯತಿ ತಾದ್ಯಶೋ ಯೋ ಯುಷ್ಮಾಕಂ ಸ್ವರ್ಗಸ್ಯ ಪಿತಾ, ಯೂಯಂ

ತಸ್ಮೈವ ಸನ್ನಾನಾ ಭವಿಷ್ಯಥ | 46 ಯೇ ಯುಷ್ಮಾಸು ಪ್ರೇಮ ಕುರ್ವನ್ತು, ಯೂಯಂ ಯದಿ ಕೇವಲಂ ತೇವೈವ ಪ್ರೇಮ ಕುರುಥ, ತರ್ಹಿ ಯುಷ್ಮಾಕಂ ಕಿಂ ಫಲಂ ಭವಿಷ್ಯತಿ? ಚಕ್ಷಾಲಾ ಅಪಿ ತಾದ್ಯಶಂ ಕಿಂ ನ ಕುರ್ವನ್ತಿ? 47 ಅಪರಂ ಯೂಯಂ ಯದಿ ಕೇವಲಂ ಸ್ವೀಯಭ್ರಾತೃತ್ವೇನ ನಮತ, ತರ್ಹಿ ಕಿಂ ಮಹತ್ ಕರ್ಮ ಕುರುಥ? ಚಕ್ಷಾಲಾ ಅಪಿ ತಾದ್ಯಶಂ ಕಿಂ ನ ಕುರ್ವನ್ತಿ? 48 ತಸ್ಮಾತ್ ಯುಷ್ಮಾಕಂ ಸ್ವರ್ಗಸ್ಯ ಪಿತಾ ಯಥಾ ಪೂರ್ಣೋ ಭವತಿ, ಯೂಯಮಪಿ ತಾದ್ಯಶಾ ಭವತ |

6 ಸಾವಧಾನಾ ಭವತ, ಮನುಜಾನ್ ದರ್ಶಯಿತುಂ ತೇಷಾಂ ಗೋಚರೇ ಧರ್ಮಕರ್ಮ ಮಾ ಕುರುತ, ತಥಾ ಕೃತೇ ಯುಷ್ಮಾಕಂ ಸ್ವರ್ಗಸ್ಯಪಿತುಃ ಸಕಾಶಾತ್ ಕಿಞ್ಚನ ಫಲಂ ನ ಪ್ರಾಪ್ಸ್ಯಥ | 2 ತ್ವಂ ಯದಾ ದದಾಸಿ ತದಾ ಕಪಟಿನೋ ಜನಾ ಯಥಾ ಮನುಜೇಭ್ಯಃ ಪ್ರಶಂಸಾಂ ಪ್ರಾಪ್ತುಂ ಭಜನಭವನೇ ರಾಜಮಾರ್ಗೇ ಚ ತೂರಿಂ ವಾದಯಸಿ, ತಥಾ ಮಾ ಕುರಿ, ಅಹಂ ತುಭ್ಯಂ ಯಥಾರ್ಥಂ ಕಥಯಾಮಿ, ತೇ ಸ್ವಕಾಯಂ ಫಲಮ್ ಅಲಭನ್ | 3 ಕಿನ್ತು ತ್ವಂ ಯದಾ ದದಾಸಿ, ತದಾ ನಿಜದಕ್ಷಿಣಕರೋ ಯತ್ ಕರೋತಿ, ತದ್ ವಾಮಕರಂ ಮಾ ಜ್ಞಾಪಯ | 4 ತೇನ ತವ ದಾನಂ ಗುಪ್ತಂ ಭವಿಷ್ಯತಿ ಯಸ್ತು ತವ ಪಿತಾ ಗುಪ್ತದರ್ಶೀ, ಸ ಪ್ರಕಾಶ್ಯ ತುಭ್ಯಂ ಫಲಂ ದಾಸ್ಯತಿ | 5 ಅಪರಂ ಯದಾ ಪ್ರಾರ್ಥಯಸೇ, ತದಾ ಕಪಟಿನಇವ ಮಾ ಕುರು, ಯಸ್ಮಾತ್ ತೇ ಭಜನಭವನೇ ರಾಜಮಾರ್ಗಸ್ಯ ಕೋಣೇ ತಿಷ್ಠಂತೋ ಲೋಕಾನ್ ದರ್ಶಯಂತಃ ಪ್ರಾರ್ಥಯಿತುಂ ಪ್ರೀಯಂತೇ; ಅಹಂ ಯುಷ್ಮಾನ್ ತಥ್ಯಂ ವದಾಮಿ, ತೇ ಸ್ವಕೀಯಫಲಂ ಪ್ರಾಪ್ಸುವನ್ | 6 ತಸ್ಮಾತ್ ಪ್ರಾರ್ಥನಾಕಾಲೇ ಅನ್ವರಾಗಾರಂ ಪ್ರವಿಶ್ಯ ದ್ವಾರಂ ರುದ್ವಾ ಗುಪ್ತಂ ಪಶ್ಯತಸ್ತವ ಪಿತುಃ ಸಮೀಪೇ ಪ್ರಾರ್ಥಯಸ್ತು; ತೇನ ತವ ಯಃ ಪಿತಾ ಗುಪ್ತದರ್ಶೀ, ಸ ಪ್ರಕಾಶ್ಯ ತುಭ್ಯಂ ಫಲಂ ದಾಸ್ಯತಿ | 7 ಅಪರಂ ಪ್ರಾರ್ಥನಾಕಾಲೇ ದೇವಪೂಜಕಾಇವ ಮುಧಾ ಪುನರುಕ್ತಿಂ ಮಾ ಕುರು, ಯಸ್ಮಾತ್ ತೇ ಬೋಧನ್ತೇ, ಬಹುವಾರಂ ಕಥಾಯಾಂ ಕಥಿತಾಯಾಂ ತೇಷಾಂ ಪ್ರಾರ್ಥನಾ ಗ್ರಾಹಿಷ್ಯತೇ | 8 ಯೂಯಂ ತೇಷಾಮಿವ ಮಾ ಕುರುತ, ಯಸ್ಮಾತ್ ಯುಷ್ಮಾಕಂ ಯದ್ ಯತ್ ಪ್ರಯೋಜನಂ ಯಾಚನಾತಃ ಪ್ರಾಗೀವ ಯುಷ್ಮಾಕಂ ಪಿತಾ ತತ್ ಜಾನಾತಿ | 9 ಅತಃವ ಯೂಯಮ ಈದೃಕ್ ಪ್ರಾರ್ಥಯದ್ಧಂ, ಹೇ ಅಸ್ಮಾಕಂ ಸ್ವರ್ಗಸ್ಯಪಿತುಃ, ತವ ನಾಮ ಪೂಜ್ಯಂ ಭವತು | 10 ತವ ರಾಜತ್ವಂ ಭವತು; ತವೇಶ್ವಾ ಸ್ವರ್ಗೇ ಯಥಾ ತಥೈವ ಮೇದಿನ್ಯಾಮಪಿ ಸಫಲಾ ಭವತು | 11 ಅಸ್ಮಾಕಂ ಪ್ರಯೋಜನೀಯಮ್ ಆಹಾರಮ್ ಅದ್ಯ ದೇಹಿ | 12 ವಯಂ ಯಥಾ ನಿಜಾಪರಾಧಿನಃ ಕ್ಷಮಾಮಹೇ, ತಥೈವಾಸ್ಮಾಕಮ್ ಅಪರಾಧಾನ್ ಕ್ಷಮಸ್ವ | 13 ಅಸ್ಮಾನ್ ಪರೀಕ್ಷಾಂ ಮಾನಯ, ಕಿನ್ತು ಪಾಪಾತ್ಮನೋ ರಕ್ಷ; ರಾಜತ್ವಂ ಗೌರವಂ ಪರಾಕ್ರಮಃ ಏತೇ ಸರ್ವೇ ಸರ್ವದಾ ತವ, ತಥಾಸ್ತು | 14 ಯದಿ ಯೂಯಮ್ ಅನ್ಯೇಷಾಮ್ ಅಪರಾಧಾನ್ ಕ್ಷಮದ್ಧೇ ತರ್ಹಿ ಯುಷ್ಮಾಕಂ ಸ್ವರ್ಗಸ್ಯಪಿತಾಪಿ ಯುಷ್ಮಾನ್ ಕ್ಷಮಿಷ್ಯತೇ; 15 ಕಿನ್ತು ಯದಿ ಯೂಯಮ್ ಅನ್ಯೇಷಾಮ್ ಅಪರಾಧಾನ್ ನ ಕ್ಷಮದ್ಧೇ, ತರ್ಹಿ ಯುಷ್ಮಾಕಂ ಜನಕೋಪಿ ಯುಷ್ಮಾಕಮ್ ಅಪರಾಧಾನ್ ನ ಕ್ಷಮಿಷ್ಯತೇ | 16 ಅಪರಮ್ ಉಪವಾಸಕಾಲೇ ಕಪಟಿನೋ ಜನಾ ಮಾನುಷಾನ್ ಉಪವಾಸಂ ಜ್ಞಾಪಯಿತುಂ ಸ್ವೇಷಾಂ ವದನಾನಿ ಮೃಗಾನಿ ಕುರ್ವನ್ತಿ, ಯೂಯಂ ತಇವ ವಿಷಣವದನಾ ಮಾ ಭವತ; ಅಹಂ ಯುಷ್ಮಾನ್ ತಥ್ಯಂ ವದಾಮಿ ತೇ ಸ್ವಕೀಯಫಲಮ್ ಅಲಭನ್ | 17 ಯದಾ ತ್ವಮ್ ಉಪವಸಸಿ, ತದಾ ಯಥಾ ಲೋಕೈಸ್ತಂ ಉಪವಾಸೀವ

ನ ದೃಶ್ಯಸೇ, ಕಿನ್ನು ತವ ಯೋಗೋಚರಃ ಪಿತಾ ತೇನೈವ ದೃಶ್ಯಸೇ, ತತ್ತ್ವತೇ ನಿಜಶಿರಸಿ ತೈಲಂ ಮರ್ಧಯ ವದನಶ್ಚ ಪ್ರಕ್ಷಾಲಯ; 18 ತೇನ ತವ ಯಃ ಪಿತಾ ಗುಪ್ತದರ್ಶೀ ಸ ಪ್ರಕಾಶ್ಯ ತುಭ್ಯಂ ಫಲಂ ದಾಸ್ಯತಿ | 19 ಅಪರಂ ಯತ್ರ ಸ್ಥಾನೇ ಕೀಟಾಃ ಕಲಜಾಶ್ಚ ಕ್ಷಯಂ ನಯನ್ತಿ, ಚೌರಾಶ್ಚ ಸನ್ತಿ ಕರ್ತೃಯುತಾ ಚೋರಯಿತುಂ ಶಕ್ಯವನ್ತಿ, ತಾದೃಶ್ಯಾಂ ಮೇದಿನ್ಯಾಂ ಸ್ವಾರ್ಥಂ ಧನಂ ಮಾ ಸಂಚಿಂತ | 20 ಕಿನ್ನು ಯತ್ರ ಸ್ಥಾನೇ ಕೀಟಾಃ ಕಲಜಾಶ್ಚ ಕ್ಷಯಂ ನ ನಯನ್ತಿ, ಚೌರಾಶ್ಚ ಸನ್ತಿ ಕರ್ತೃಯುತಾ ಚೋರಯಿತುಂ ನ ಶಕ್ಯವನ್ತಿ, ತಾದೃಶ್ಯೇ ಸ್ವರ್ಗೇ ಧನಂ ಸಚ್ಛೇನುತ | 21 ಯಸ್ಮಾತ್ ಯತ್ರ ಸ್ಥಾನೇ ಯುಷ್ಮಾಂಕ ಧನಂ ತತ್ತ್ವವ ಖಾನೇ ಯುಷ್ಮಾಕಂ ಮನಾಂಸಿ | 22 ಲೋಚನಂ ದೇಹಸ್ಯ ಪ್ರದೀಪಕಂ, ತಸ್ಮಾತ್ ಯದಿ ತವ ಲೋಚನಂ ಪ್ರಸನ್ನಂ ಭವತಿ, ತರ್ಹಿ ತವ ಕೃತ್ಸಂ ವಪು ದೀಪ್ತಿಯುಕ್ತಂ ಭವಿಷ್ಯತಿ | 23 ಕಿನ್ನು ಲೋಚನೇಽಪ್ರಸನ್ನೇ ತವ ಕೃತ್ಸಂ ವಪುಃ ತಮಿಸ್ರಯುಕ್ತಂ ಭವಿಷ್ಯತಿ | ಅತಃವ ಯಾ ದೀಪ್ತಿಸ್ವಯಿ ವಿದ್ಯತೇ, ಸಾ ಯದಿ ತಮಿಸ್ರಯುಕ್ತಾ ಭವತಿ, ತರ್ಹಿ ತತ್ ತಮಿಸ್ರಂ ಕಿಯನ್ ಮಹತ್ | 24 ಕೋಪಿ ಮನುಜೋ ದ್ವೌ ಪ್ರಭೂ ಸೇವಿತುಂ ನ ಶಕ್ನೋತಿ, ಯಸ್ಮಾತ್ ಏಕಂ ಸಂಮನ್ಯ ತದನ್ಯಂ ನ ಸಮನ್ಯತೇ, ಯದ್ವಾ ಏಕತ್ರ ಮನೋ ನಿಧಾಯ ತದನ್ಯಮ್ ಅವಮನ್ಯತೇ; ತಥಾ ಯೂಯಮಪೀಶ್ವರಂ ಲಕ್ಷ್ಮೀಶ್ವೇತ್ಯಭೇ ಸೇವಿತುಂ ನ ಶಕ್ಯಥ | 25 ಅಪರಮ್ ಅಹಂ ಯುಷ್ಮಭ್ಯಂ ತದ್ಧಂ ಕಥಯಾಮಿ, ಕಿಂ ಭಕ್ಷಿಷ್ಯಾಮಃ? ಕಿಂ ಪಾಸ್ಯಾಮಃ? ಇತಿ ಪ್ರಾಣಧಾರಣಾಯ ಮಾ ಚಿನ್ತಯತ; ಕಿಂ ಪರಿಧಾಸ್ಯಾಮಃ? ಇತಿ ಕಾಯರಕ್ಷಣಾಯ ನ ಚಿನ್ತಯತ; ಭಕ್ಷ್ಯಾತ್ ಪ್ರಾಣಾ ವಸನಾಶ್ಚ ವಪೂಂಷಿ ಕಿಂ ಶ್ರೇಷ್ಠಾಣಿ ನ ಹಿ? 26 ವಿಹಾಯಸೋ ವಿಹಜ್ಜಮಾನ್ ವಿಲೋಕಯತ; ತೈ ನೋಪ್ಯತೇ ನ ಕೃತ್ಯತೇ ಭಾಣ್ಣಾಗಾರೇ ನ ಸಚ್ಛೇಯತೇಽಪಿ; ತಥಾಪಿ ಯುಷ್ಮಾಕಂ ಸ್ವರ್ಗಸ್ಥಃ ಪಿತಾ ತೇಭ್ಯ ಅಹಾರಂ ವಿತರತಿ | 27 ಯೂಯಂ ತೇಭ್ಯಃ ಕಿಂ ಶ್ರೇಷ್ಠಾ ನ ಭವಥ? ಯುಷ್ಮಾಕಂ ಕಶ್ಚಿತ್ ಮನುಜಃ ಚಿನ್ತಯನ್ ನಿಜಾಯುಷಃ ಕ್ಷಣಮಪಿ ವರ್ಧಯಿತುಂ ಶಕ್ನೋತಿ? 28 ಅಪರಂ ವಸನಾಯ ಕುತಶ್ಚಿನ್ತಯತ? ಕ್ಷೇತ್ರೋತ್ಪನ್ನಾನಿ ಪುಷ್ಪಾಣಿ ಕಥಂ ವರ್ಧನ್ತೇ ತದಾಲೋಚಯತ | ತಾನಿ ತನ್ನೂನ್ ನೋತ್ಪಾದಯನ್ತಿ ಕಿಮಪಿ ಕಾರ್ಯಂ ನ ಕುರ್ವನ್ತಿ; 29 ತಥಾಪ್ಯಹಂ ಯುಷ್ಮಾನ್ ವದಾಮಿ, ಸುಲೇಮಾನ್ ತಾದ್ಯಗ್ ಐಶ್ವರ್ಯವಾನಪಿ ತತ್ಪುಷ್ಪಮಿವ ವಿಭೂಷಿತೋ ನಾಸೀತ್ | 30 ತಸ್ಮಾತ್ ಕ್ಷದ್ಯ ವಿದ್ಯಮಾನಂ ಶ್ರುಃ ಚುಲ್ಯಾಂ ನಿಕ್ಷೇಪ್ಯತೇ ತಾದ್ಯಶಂ ಯತ್ ಕ್ಷೇತ್ರಸ್ಥಿತಂ ಕುಸುಮಂ ತತ್ ಯದೀಶ್ವರ ಇತ್ಯಂ ಬಿಭೂಷಯತಿ, ತರ್ಹಿ ಹೇ ಸ್ತೋಕಪ್ರತ್ಯಯನೋ ಯುಷ್ಮಾನ್ ಕಿಂ ನ ಪರಿಧಾಪಯಿಷ್ಯತಿ? 31 ತಸ್ಮಾತ್ ಅಸ್ಮಾಭಿಃ ಕಿಮತ್ಯತೇ? ಕಿನ್ಯ ಪಾಯಿಷ್ಯತೇ? ಕಿಂ ವಾ ಪರಿಧಾಯಿಷ್ಯತೇ, ಇತಿ ನ ಚಿನ್ತಯತ | 32 ಯಸ್ಮಾತ್ ದೇವಾರ್ಚಕಾ ಅಪಿತಿ ಚೇಷ್ಟನ್ತೇ; ಏತೇಷು ದ್ರವ್ಯೇಷು ಪ್ರಯೋಜನಮಸ್ತೀತಿ ಯುಷ್ಮಾಕಂ ಸ್ವರ್ಗಸ್ಥಃ ಪಿತಾ ಜಾನಾತಿ | 33 ಅತಃವ ಪ್ರಥಮತ ಈಶ್ವರೀಯರಾಜ್ಯಂ ಧರ್ಮ್ಯಾ ಚೇಷ್ಟದ್ಧಂ, ತತ ಏತಾನಿ ವಸ್ತುನಿ ಯುಷ್ಮಭ್ಯಂ ಪ್ರದಾಯಿಷ್ಯನ್ತೇ | 34 ಶ್ರುಃ ಕೃತೇ ಮಾ ಚಿನ್ತಯತ, ಶ್ರುಣವ ಸ್ವಯಂ ಸ್ವಮುದ್ವಿಶ್ಯ ಚಿನ್ತಯಿಷ್ಯತಿ; ಅದೃತನೀ ಯಾ ಚಿನ್ತಾ ಸಾದ್ಯಕೃತೇ ಪ್ರಚುರತರಾ |

7 ಯಥಾ ಯೂಯಂ ದೋಷೀಕೃತಾ ನ ಭವಥ, ತತ್ತ್ವತೇಽನ್ಯಂ ದೋಷಿಣಂ ಮಾ ಕುರುತ | 2 ಯುತೋ ಯಾದೃಶೇನ ದೋಷೇಣ ಯೂಯಂ ಪರಾನ್ ದೋಷಿಣಃ ಕುರುಥ, ತಾದೃಶೇನ ದೋಷೇಣ

ಯೂಯಮಪಿ ದೋಷೀಕೃತಾ ಭವಿಷ್ಯಥ, ಅನ್ಯಾ ಯೇನ ಪರಿಮಾಣೇನ ಯುಷ್ಮಾಭಿಃ ಪರಿಮೀಯತೇ, ತೇನೈವ ಪರಿಮಾಣೇನ ಯುಷ್ಮತ್ತ್ವತೇ ಪರಿಮಾಯಿಷ್ಯತೇ | 3 ಅಪರಶ್ಚ ನಿಜನಯನೇ ಯಾ ನಾಸಾ ವಿದ್ಯತೇ, ತಾವ್ ಅನಾಲೋಚ್ಯ ತವ ಸಹಜಸ್ಯ ಲೋಚನೇ ಯತ್ ತ್ಯಣಮ್ ಅಸ್ತೇ, ತದೇವ ಕುತೋ ವೀಕ್ಷಸೇ? 4 ತವ ನಿಜಲೋಚನೇ ನಾಸಾಯಾಂ ವಿದ್ಯಮಾನಾಯಾಂ, ಹೇ ಭ್ರಾತಃ, ತವ ನಯನಾತ್ ತ್ಯಣಂ ಬಹಿಷ್ಕರ್ತುಂ ಅನುಜಾನೀಹಿ, ಕಥಾಮೇತಾಂ ನಿಜಸಹಜಾಯಾಂ ಕಥಂ ಕಥಯಿತುಂ ಶಕ್ನೋಷಿ? 5 ಹೇ ಕಪಟಿನಿ, ಆದೌ ನಿಜನಯನಾತ್ ನಾಸಾಂ ಬಹಿಷ್ಕುರು ತತೋ ನಿಜದೃಷ್ಟೌ ಸುಪ್ರಸನ್ನಾಯಾಂ ತವ ಭ್ರಾತೃ ಲೋಚನಾತ್ ತ್ಯಣಂ ಬಹಿಷ್ಕರ್ತುಂ ಶಕ್ಯಸಿ | 6 ಅನ್ಯಾ ಸಾರಮೇಯೇಭ್ಯಃ ಪವಿತ್ರವಸ್ತುನಿ ಮಾ ವಿತರತ, ವರಾಹಾಣಾಂ ಸಮಕ್ಷ್ಯಾ ಮುಕ್ತಾ ಮಾ ನಿಕ್ಷಿಪತ; ನಿಕ್ಷೇಪಣಾತ್ ತೇ ತಾಃ ಸರ್ವಾಃ ಪದ್ಯ ದ್ವಲಯಿಷ್ಯನ್ತಿ, ಪರಾವೃತ್ಯ ಯುಷ್ಮಾನಪಿ ವಿದಾರಯಿಷ್ಯನ್ತಿ | 7 ಯಾಚ್ಛಂ ತತೋ ಯುಷ್ಮಭ್ಯಂ ದಾಯಿಷ್ಯತೇ; ಮೃಗಯದ್ಧಂ ತತ ಉದ್ದೇಶಂ ಲಪ್ಸ್ಯದ್ದೇ; ದ್ವಾರಮ್ ಅಹತ, ತತೋ ಯುಷ್ಮತ್ತ್ವತೇ ಮುಕ್ತಂ ಭವಿಷ್ಯತಿ | 8 ಯಸ್ಮಾತ್ ಯೇನ ಯಾಚ್ಯತೇ, ತೇನ ಲಭ್ಯತೇ; ಯೇನ ಮೃಗ್ಯತೇ ತೇನೋದ್ದೇಶಃ ಪ್ರಾಪ್ಯತೇ; ಯೇನ ಚ ದ್ವಾರಮ್ ಅಹನ್ಯತೇ, ತತ್ತ್ವತೇ ದ್ವಾರಂ ಮೋಚ್ಯತೇ | 9 ಅತ್ಯಜೇನ ಪೂಪೇ ಪ್ರಾರ್ಥಿತೇ ತಸ್ಮೈ ಪಾಷಾಣಂ ವಿಶ್ರಾಣಯತಿ, 10 ಮೀನೇ ಯಾಚಿತೇ ಚ ತಸ್ಮೈ ಭುಜಗಂ ವಿತರತಿ, ಏತಾದೃಶಃ ಪಿತಾ ಯುಷ್ಮಾಕಂ ಮದ್ಯೇ ಕ ಆಸ್ತೇ | 11 ತಸ್ಮಾತ್ ಯೂಯಮ್ ಅಭದ್ರಾಃ ಸನ್ನೋಽಪಿ ಯದಿ ನಿಜಬಾಲಕೇಭ್ಯ ಉತ್ತಮಂ ದ್ರವ್ಯಂ ದಾತುಂ ಜಾನೀಥ, ತರ್ಹಿ ಯುಷ್ಮಾಕಂ ಸ್ವರ್ಗಸ್ಥಃ ಪಿತಾ ಸ್ವೀಯಯಾಚಕೇಭ್ಯಃ ಕಿಮುತ್ತಮಾನಿ ವಸ್ತುನಿ ನ ದಾಸ್ಯತಿ? 12 ಯೂಷ್ಮಾನ್ ಪ್ರತೀತರೇಷಾಂ ಯಾದ್ಯಶೋ ವ್ಯವಹಾರೋ ಯುಷ್ಮಾಕಂ ಪ್ರಿಯಃ, ಯೂಯಂ ತಾನ್ ಪ್ರತಿ ತಾದೃಶಾನೇವ ವ್ಯವಹಾರಾನ್ ವಿದತ್ತ; ಯಸ್ಮಾತ್ ವ್ಯವಸ್ಥಾಭವಿಷ್ಯದ್ವಾದಿನಾಂ ವಚನಾನಾಮ್ ಇತಿ ಸಾರಮ್ | 13 ಸಚ್ಛೇಣದ್ವಾರೇಣ ಪ್ರವಿಶತ; ಯತೋ ನರಕಗಮನಾಯ ಯದ್ ದ್ವಾರಂ ತದ್ ವಿಸ್ತೀರ್ಣಂ ಯಚ್ಚ ವರ್ತಮ್ ತದ್ ಬೃಹತ್ ತೇನ ಬಹವಃ ಪ್ರವಿಶನ್ತಿ | 14 ಅಪರಂ ಸ್ವರ್ಗಗಮನಾಯ ಯದ್ ದ್ವಾರಂ ತತ್ ಕೀದೃಶ್ ಸಂಕೀರ್ಣಂ | ಯಚ್ಚ ವರ್ತಮ್ ತತ್ ಕೀದೃಗ್ ದುರ್ಗಮಮ್ | ತದುದ್ದೇಷ್ಟಾರಃ ಕಿಯನ್ನೋಽಲ್ಯಾ | 15 ಅಪರಶ್ಚ ಯೇ ಜನಾ ಮೇಷವೇಶೇನ ಯುಷ್ಮಾಕಂ ಸಮೀಪಮ್ ಆಗಚ್ಛನ್ತಿ, ಕಿನ್ತು ನ್ನದುರ್ಫರನ್ತಾ ವೃಕಾ ಏತಾದೃಶೇಭ್ಯೋ ಭವಿಷ್ಯದ್ವಾದಿಭ್ಯಃ ಸಾವಧಾನಾ ಭವತ, ಯೂಯಂ ಫಲೇನ ತಾನ್ ಪರಿಚೇತುಂ ಶಕ್ಯಥ | 16 ಮನುಜಾಃ ಕಿಂ ಕಣ್ಣಿಕಿನೋ ವ್ಯಕ್ರಾದ್ ದಾಕ್ಷಾಫಲಾನಿ ಶೃಗಾಲಕೋಲಿತಶ್ಚ ಉಡುಮ್ಪರಫಲಾನಿ ಶಾತಯನ್ತಿ? 17 ತದ್ಧದ್ ಉತ್ತಮ ಏವ ಪಾದಪ ಉತ್ತಮಫಲಾನಿ ಜನಯತಿ, ಅಧಮಪಾದಪವಾಧಮಫಲಾನಿ ಜನಯತಿ | 18 ಕಿನ್ಯುತ್ತಮಪಾದಪಃ ಕದಾಪ್ಯಧಮಫಲಾನಿ ಜನಯಿತುಂ ನ ಶಕ್ನೋತಿ, ತಥಾದಮೋಪಿ ಪಾದಪ ಉತ್ತಮಫಲಾನಿ ಜನಯಿತುಂ ನ ಶಕ್ನೋತಿ | 19 ಅಪರಂ ಯೇ ಯೇ ಪಾದಪಾ ಅಧಮಫಲಾನಿ ಜನಯನ್ತಿ, ತೇ ಕೃತ್ವಾ ವಹ್ನೌ ಕ್ಷಿಪ್ಯನ್ತೇ | 20 ಅತಃವ ಯೂಯಂ ಫಲೇನ ತಾನ್ ಪರಿಚೇಷ್ಯಥ | 21 ಯೇ ಜನಾ ಮಾಂ ಪ್ರಭುಂ ವದನ್ತಿ, ತೇ ಸರ್ವೇ ಸ್ವರ್ಗರಾಜ್ಯಂ ಪ್ರವೇಕ್ಷ್ಯನ್ತಿ ತನ್ಮ, ಕಿನ್ತು ಯೋ ಮಾನವೋ ಮಮ ಸ್ವರ್ಗಸ್ಥಸ್ಯ ಪಿತುರಿಷ್ಟಂ ಕರ್ಮ ಕರೋತಿ ಸ ಏವ ಪ್ರವೇಕ್ಷ್ಯತಿ | 22 ತದ್ ದಿನೇ ಬಹವೋ ಮಾಂ ವದಿಷ್ಯನ್ತಿ, ಹೇ ಪ್ರಭೋ ಹೇ ಪ್ರಭೋ, ತವ ನಾಮ್ನಾ ಕಿಮಸ್ಮಾಮಿ ಭವಿಷ್ಯದ್ವಾಕ್ಯಂ ನ ವ್ಯಾಹೃತಂ?

ತವ ನಾಮ್ಯಾ ಭೂತಾಃ ಕಿಂ ನ ತ್ಯಾಜಿತಾಃ? ತವ ನಾಮ್ಯಾ ಕಿಂ ನಾನಾದ್ಯುತಾನಿ ಕರ್ಮ್ಯಾಣಿ ನ ಕೃತಾನಿ? 23 ತದಾಹಂ ವದಿಷ್ಯಾಮಿ, ಹೇ ಕುಕರ್ಮ್ಯಕಾರಿಣೋ ಯುಷ್ಮಾನ್ ಅಹಂ ನ ವೇದ್ಮಿ, ಯೂಯಂ ಮತ್ಪಮೀಪಾದ್ ದೂರೀಭವತ | 24 ಯಃ ಕಶ್ಚಿತ್ ಮಮೈತಾಃ ಕಥಾಃ ಶ್ರುತ್ವಾ ಪಾಲಯತಿ, ಸ ಪಾಷಾಣೋಪರಿ ಗೃಹನಿರ್ಮೂತ್ರಾ ಜ್ಞಾನಿನಾ ಸಹ ಮಯೋಪಮೀಯತೇ | 25 ಯತೋ ವ್ಯಷ್ಟೌ ಸತ್ಯಾಮ್ ಅಪ್ಲಾವ ಅಗತೇ ವಾಯೌ ವಾತೇ ಚ ತೇಷು ತದ್ಗೇಹಂ ಲಗ್ನೇಷು ಪಾಷಾಣೋಪರಿ ತಸ್ಯ ಭಿತ್ತೇಸ್ತನ್ಮ ಪತತಿ 26 ಕಿನ್ನು ಯಃ ಕಶ್ಚಿತ್ ಮಮೈತಾಃ ಕಥಾಃ ಶ್ರುತ್ವಾ ನ ಪಾಲಯತಿ ಸ ಸೈಕತೇ ಗೇಹನಿರ್ಮೂತ್ರಾ ಽಜ್ಞಾನಿನಾ ಉಪಮೀಯತೇ | 27 ಯತೋ ಜಲವ್ಯಷ್ಟೌ ಸತ್ಯಾಮ್ ಅಪ್ಲಾವ ಅಗತೇ ಪವನೇ ವಾತೇ ಚ ತೈ ಗ್ಯಗೇ ಸಮಾಘಾತೇ ತತ್ ಪತತಿ ತತ್ಪತನಂ ಮಹದ್ ಭವತಿ | 28 ಯೇಶುನೈತೇಷು ವಾಕ್ಯೇಷು ಸಮಾಪಿತೇಷು ಮಾನವಾಸ್ತದೀಯೋಪದೇಶಮ್ ಅಶ್ಚಯ್ಯಂ ಮೇನಿರೇ | 29 ಯಸ್ಮಾತ್ ಸ ಉಪಾಧ್ಯಾಯಾ ಇವ ತಾನ್ ನೋಪದಿದೇಶ ಕಿನ್ನು ಸಮರ್ಥಪುರುಷಇವ ಸಮುಪದಿದೇಶ |

8 ಯದಾ ಸ ಪರ್ವತಾದ್ ಅವಾರೋಹತ್ ತದಾ ಬಹವೋ ಮಾನವಾಸ್ತತ್ಪಶ್ಚಾದ್ ವವ್ರಜುಃ | 2 ಏಕಃ ಕುಷ್ಠವಾನ್ ಅಗತ್ಯ ತಂ ಪ್ರಣಮ್ಯ ಬಭಾಷೇ, ಹೇ ಪ್ರಭೋ, ಯದಿ ಭವಾನ್ ಸಂಮನ್ಯತೇ, ತರ್ಹಿ ಮಾಂ ನಿರಾಮಯಂ ಕರ್ತುಂ ಶಕ್ನೋತಿ | 3 ತತೋ ಯೇಶುಃ ಕರಂ ಪ್ರಸಾರ್ಯ ತಸ್ಯಾಙ್ಗಂ ಸ್ವಶನ್ ವ್ಯಾಜಹಾರ, ಸಮನ್ಯೇಽಹಂ ತ್ವಂ ನಿರಾಮಯೋ ಭವ; ತೇನ ಸ ತತ್ಕಣಾತ್ ಕುಷ್ಠೇನಾಮೋಚಿ | 4 ತತೋ ಯೇಶುಸ್ತಂ ಜಗಾದ, ಅಪಧೇಹಿ ಕಥಾಮೇತಾಂ ಕಶ್ಚಿದಪಿ ಮಾ ಬ್ರೂಹಿ, ಕಿನ್ನು ಯಾಜಕಸ್ಯ ಸನ್ನಿಧಿಂ ಗತ್ತಾ ಸ್ವಾತ್ಮಾನಂ ದರ್ಶಯ ಮನುಜೇಭ್ಯೋ ನಿಜನಿರಾಮಯತ್ತಂ ಪ್ರಮಾಣಯಿತುಂ ಮೂಸಾನಿರೂಪಿತಂ ದ್ರವ್ಯಮ್ ಉತ್ಪ್ರಜ ಚ | 5 ತದನನ್ತರಂ ಯೇಶುನಾ ಕಫರ್ನಾಹೂಮ್ಯಾಮನಿ ನಗರೇ ಪ್ರವಿಷ್ಟೇ ಕಶ್ಚಿತ್ ಶತಸೇನಾಪತಿಸ್ತತ್ಪಮೀಪಮ್ ಅಗತ್ಯ ವಿನೀಯ ಬಭಾಷೇ, 6 ಹೇ ಪ್ರಭೋ, ಮದೀಯ ಏಕೋ ದಾಸಃ ಪಕ್ಷಾಘಾತವ್ಯಾಧಿನಾ ಭೃಶಂ ವೃಥಿತಃ, ಸತು ಶಯನೀಯ ಅಸ್ಯೇ | 7 ತದಾನೀಂ ಯೇಶುಸ್ತಸ್ಮೈ ಕಥಿತವಾನ್, ಅಹಂ ಗತ್ತಾ ತಂ ನಿರಾಮಯಂ ಕರಿಷ್ಯಾಮಿ | 8 ತತಃ ಸ ಶತಸೇನಾಪತಿಃ ಪ್ರತ್ಯವದತ್, ಹೇ ಪ್ರಭೋ, ಭವಾನ್ ಯತ್ ಮಮ ಗೇಹಮದ್ಯಂ ಯಾತಿ ತದ್ಯೋಗ್ಯಭಾಜನಂ ನಾಹಮಸ್ಮಿ; ವಾಜ್ಮಾತ್ರಮ್ ಆದಿಶತು, ತೇನೈವ ಮಮ ದಾಸೋ ನಿರಾಮಯೋ ಭವಿಷ್ಯತಿ | 9 ಯತೋ ಮಯಿ ಪರನಿದ್ಧೇಽಪಿ ಮಮ ನಿದೇಶವಶ್ಯಾಃ ಕಶಿ ಕಶಿ ಸೇನಾಃ ಸನ್ತಿ, ತತ ಏಕಸ್ಮಿನ್ ಯಾಹೀತ್ಯುಕ್ತೇ ನ ಯಾತಿ, ತದನ್ಯಸ್ಮಿನ್ ಏಹೀತ್ಯುಕ್ತೇ ಸ ಅಯಾತಿ, ತಥಾ ಮಮ ನಿಜದಾಸೇ ಕರ್ಮ್ಯೇತತ್ ಕುರ್ವಿತ್ಯುಕ್ತೇ ಸ ತತ್ ಕರೋತಿ | 10 ತದಾನೀಂ ಯೇಶುಸ್ತಸ್ಮೈತತ್ ವಚೋ ನಿಶಮ್ಯ ವಿಸ್ಮಯಾಪನ್ನೋಽಭೂತ್; ನಿಜಪಶ್ಚಾದ್ಗಾಮಿನೋ ಮಾನವಾನ್ ಅವೋಚ್ಚ, ಯುಷ್ಮಾನ್ ತದ್ಧಂ ವಚ್ಚಿ, ಇಸ್ರಾಯೇಲೀಯಲೋಕಾನಾಂ ಮಧ್ಯೇಽಪಿ ನೈತಾದ್ಯತೋ ವಿಶ್ವಾಸೋ ಮಯಾ ಪ್ರಾಪ್ತಃ | 11 ಅನ್ಯಚ್ಛಾಹಂ ಯುಷ್ಮಾನ್ ವದಾಮಿ, ಬಹವಃ ಪೂರ್ವಸ್ಯಾಃ ಪಶ್ಚಿಮಾಯಾಶ್ಚ ದಿಶ ಅಗತ್ಯ ಇಬ್ರಾಹೀಮಾ ಇಸ್ರಾಕಾ ಯಾಕೂಬಾ ಚ ಸಾಕಮ್ ಮಿಲಿತ್ವಾ ಸಮುಪವೇಕ್ಷ್ಯನ್ತಿ; 12 ಕಿನ್ನು ಯತ್ರ ಸ್ಯಾನೇ ರೋದನದನ್ವಘರ್ಷಣೇ ಭವತಸ್ತಸ್ಮಿನ್ ಬಹಿರ್ಭೂತತಮಿಸ್ರೇ ರಾಜ್ಯಸ್ಯ ಸನ್ಮಾನಾ ನಿಕ್ಷೇಪ್ಯನ್ತೇ | 13 ತತಃ ಪರಂ ಯೇಶುಸ್ತಂ ಶತಸೇನಾಪತಿಂ

ಜಗಾದ, ಯಾಹಿ, ತವ ಪ್ರತೀತ್ಯನುಸಾರತೋ ಮಜ್ಜಲಂ ಭೂಯಾತ್; ತದಾ ತಸ್ಮಿನ್ನೇವ ದಕ್ಷೇ ತದೀಯದಾಸೋ ನಿರಾಮಯೋ ಬಭೂವ | 14 ಅನನ್ತರಂ ಯೇಶುಃ ಪಿತರಸ್ಯ ಗೇಹಮುಪಸ್ಥಾಯ ಜ್ವರೇಣ ಪೀಡಿತಾಂ ಶಯನೀಯಸ್ಥಿತಾಂ ತಸ್ಯ ಶ್ವಶ್ರೂಂ ವೀಕ್ಷ್ಯಾಶ್ಚಕ್ರೇ | 15 ತತಸ್ತೇನ ತಸ್ಯಾಃ ಕರಸ್ಯ ಸ್ಪಷ್ಟತವಾತ್ ಜ್ವರಸ್ತಾಂ ತತ್ಪ್ರಾಜ, ತದಾ ಸಾ ಸಮುತ್ಥಾಯ ತಾನ್ ಸಿಷೇವೇ | 16 ಅನನ್ತರಂ ಸನ್ಧಾಯಾಂ ಸತ್ಯಾಂ ಬಹುಶೋ ಭೂತಗ್ರಸ್ತಮನುಜಾನ್ ತಸ್ಯ ಸಮೀಪಮ್ ಅನಿನ್ಯಃ ಸ ಚ ವಾಕ್ಯೇನ ಭೂತಾನ್ ತ್ಯಾಜಯಾಮಾಸ, ಸರ್ವಪ್ರಕಾರಪೀಡಿತಜನಾಂಶ್ಚ ನಿರಾಮಯಾನ್ ಚಕಾರ; 17 ತಸ್ಮಾತ್, ಸರ್ವ್ವಾ ದುರ್ಬ್ಬಲತಾಸ್ಮಾಕಂ ತೇನೈವ ಪರಿಧಾರಿತಾ | ಅಸ್ಮಾಕಂ ಸಕಲಂ ವ್ಯಾಧಿಂ ಸಏವ ಸಂಗ್ರಹೀತವಾನ್ | ಯದೇತದ್ಭವನಂ ಯಿಶಯಿಯಿಭವಿಷ್ಯದ್ದಾದಿನೋಕ್ರಮಾಸೀತ್, ತತ್ತದಾ ಸಫಲಮಭವತ್ | 18 ಅನನ್ತರಂ ಯೇಶುಶ್ಚತುರ್ಧಿಕ್ಷು ಜನನಿವಹಂ ವಿಲೋಕ್ಯ ತಟಿನ್ಯಾಃ ಪಾರಂ ಯಾತುಂ ಶಿಷ್ಯಾನ್ ಆದಿದೇಶ | 19 ತದಾನೀಮ್ ಏಕ ಉಪಾಧ್ಯಾಯ ಅಗತ್ಯ ಕಥಿತವಾನ್, ಹೇ ಗುರೋ, ಭವಾನ್ ಯತ್ರ ಯಾಸ್ಯತಿ ತತ್ರಾಹಮಪಿ ಭವತಃ ಪಶ್ಚಾದ್ ಯಾಸ್ಯಾಮಿ | 20 ತತೋ ಯೇಶು ಜಗಾದ, ಕ್ರೋಷ್ಯಃ ಸ್ಥಾತುಂ ಸ್ಥಾನಂ ವಿದ್ಯತೇ, ವಿಹಾಯಸೋ ವಿಹಜ್ಜಮಾನಾಂ ನೀಡಾನಿ ಚ ಸನ್ತಿ; ಕಿನ್ನು ಮನುಷ್ಯಪುತ್ರಸ್ಯ ಶಿರಃ ಸ್ಥಾಪಯಿತುಂ ಸ್ಯಾನಂ ನ ವಿದ್ಯತೇ | 21 ಅನನ್ತರಮ್ ಅಪರ ಏಕಃ ಶಿಷ್ಯಸ್ತಂ ಬಭಾಷೇ, ಹೇ ಪ್ರಭೋ, ಪ್ರಥಮತೋ ಮಮ ಪಿತರಂ ಶ್ರುಶಾನೇ ನಿಧಾತುಂ ಗಮನಾರ್ಥಂ ಮಾಮ್ ಅನುಮನ್ಯಸ್ವ | 22 ತತೋ ಯೇಶುರುಕ್ರವಾನ್ ಮೃತಾ ಮೃತಾನ್ ಶ್ರುಶಾನೇ ನಿದಧತು, ತ್ವಂ ಮಮ ಪಶ್ಚಾದ್ ಅಗಚ್ಛ | 23 ಅನನ್ತರಂ ತಸ್ಮಿನ್ ನಾವಮಾರೂಢೇ ತಸ್ಯ ಶಿಷ್ಯಾಸ್ತತ್ಪಶ್ಚಾದ್ ಜಗ್ಮುಃ | 24 ಪಶ್ಚಾತ್ ಸಾಗರಸ್ಯ ಮಧ್ಯಂ ತೇಷು ಗತೇಷು ತಾದ್ಯಶಃ ಪ್ರಬಲೋ ಝಿಲ್ಲುಗಿಲ ಉದತಿಷ್ಠತ್, ಯೇನ ಮಹಾತರಙ್ಗ ಉತ್ಥಾಯ ತರಣಿಂ ಛಾದಿತವಾನ್, ಕಿನ್ನು ಸ ನಿದ್ರಿತ ಅಸೀತ್ | 25 ತದಾ ಶಿಷ್ಯಾ ಅಗತ್ಯ ತಸ್ಯ ನಿದ್ರಾಭಙ್ಗಂ ಕೃತ್ವಾ ಕಥಯಾಮಾಸುಃ, ಹೇ ಪ್ರಭೋ, ವಯಂ ಮಿಯಾಮಹೇ, ಭವಾನ್ ಅಸ್ಮಾಕಂ ಪ್ರಾಣಾನ್ ರಕ್ಷತು | 26 ತದಾ ಸ ತಾನ್ ಉಕ್ರವಾನ್, ಹೇ ಅಲ್ಪವಿಶ್ವಾಸಿನೋ ಯೂಯಂ ಕುತೋ ವಿಭೀಥ? ತತಃ ಸ ಉತ್ಥಾಯ ವಾತಂ ಸಾಗರತ್ಯ ಇವರ್ಷಯಾಮಾಸ, ತತೋ ನಿರ್ವಾತಮಭವತ್ | 27 ಅಪರಂ ಮನುಜಾ ವಿಸ್ಮಯಂ ವಿಲೋಕ್ಯ ಕಥಯಾಮಾಸುಃ, ಅಹೋ ವಾತಸರಿತ್ಯತೀ ಅಸ್ಯ ಕಿಮಾಜ್ಞಾಗ್ರಾಹಿಣೇ? ಕೀದೃಶೋಽಯಂ ಮಾನವಃ | 28 ಅನನ್ತರಂ ಸ ಪಾರಂ ಗತ್ತಾ ಗಿದೇರೀಯದೇಶಮ್ ಉಪಸ್ಥಿತವಾನ್; ತದಾ ದೌಢೈ ಭೂತಗ್ರಸ್ತಮನುಜೌ ಶ್ರುಶಾನಸ್ಥಾನಾದ್ ಬಹಿ ಭೂತ್ಯಾ ತಂ ಸಾಕ್ಷಾತ್ ಕೃತವನ್ತೌ, ತಾವೇತಾದ್ಯಶೌ ಪ್ರಚಕ್ಷ್ಣಾವಾಸ್ತಾಂ ಯತ್ ತೇನ ಸ್ಯಾನೇನ ಕೋಪಿ ಯಾತುಂ ನಾಶಕ್ನೋತ್ | 29 ತಾವುಚ್ಯಃ ಕಥಯಾಮಾಸತುಃ, ಹೇ ಈಶ್ವರಸ್ಯ ಸೂನೋ ಯೇಶೋ, ತ್ವಯಾ ಸಾಕಮ್ ಆವಯೋಃ ಕಃ ಸಮ್ಯನ್ಯಃ? ನಿರೂಪಿತಕಾಲಾತ್ ಪ್ರಾಗೇವ ಕಿಮಾವಾಭ್ಯಾಂ ಯಾತನಾಂ ದಾತುಮ್ ಅತ್ರಾಗತೋಸಿ? 30 ತದಾನೀಂ ತಾಭ್ಯಾಂ ಕಿಚ್ಚಿದ್ ದೂರೇ ವರಾಹಾಣಾಮ್ ಏಕೋ ಮಹಾವ್ರಜೋಽಚರತ್ | 31 ತತೋ ಭೂತೌ ತೌ ತಸ್ಯಾನ್ತಿಕೇ ವಿನೀಯ ಕಥಯಾಮಾಸತುಃ, ಯದ್ಯಾವಾಂ ತ್ಯಾಜಯಸಿ, ತರ್ಹಿ ವರಾಹಾಣಾಂ ಮಧ್ಯೇವಜಮ್ ಆವಾಂ ಪ್ರೇರಯ | 32 ತದಾ ಯೇಶುರವದತ್ ಯಾತಂ, ಅನನ್ತರಂ ತೌ ಯದಾ ಮನುಜೌ ವಿಹಾಯ ವರಾಹಾನ್ ಆಶ್ರಿತವನ್ತೌ, ತದಾ ತೇ ಸರ್ವೇ ವರಾಹಾ ಉಚ್ಚಸ್ಥಾನಾತ್ ಮಹಾಜವೇನ ಧಾವನ್ತಃ ಸಾಗರೀಯತೋಯೇ ಮಜ್ಜನ್ತೋ ಮಮುಃ | 33

ತತೋ ವರಾಹರಕ್ಷಕಾಃ ಪಲಾಯಮಾನಾ ಮದ್ಯೇನಗರಂ ತೌ ಭೂತಗ್ರಸ್ತೌ ಪ್ರತಿ ಯದ್ಧೃತ್ ಅಘಟಿತ, ತಾಃ ಸರ್ವವಾರ್ತಾ ಅವದನ್ | 34 ತತೋ ನಾಗರಿಕಾಃ ಸರ್ವೇ ಮನುಜಾ ಯೇಶುಂ ಸಾಕ್ಷಾತ್ ಕರ್ತುಂ ಬಹಿರಾಯಾತಾಃ ತಙ್ಗು ವಿಲೋಕ್ಯ ಪ್ರಾರ್ಥಯಾಚ್ಛಿರೇ ಭವಾನ್ ಅಸ್ಮಾಕಂ ಸೀಮಾತೋ ಯಾತು |

9 ಅನನ್ತರಂ ಯೇಶು ನೌಕಾಮಾರುಹ್ಯ ಪುನಃ ಪಾರಮಾಗತ್ಯ ನಿಜಗ್ರಾಮಮ್ ಆಯಯೌ | 2 ತತಃ ಕತಿಪಯಾ ಜನಾ ಏಕಂ ಪಕ್ಷಾಘಾತಿನಂ ಸ್ವಟಿಂಪರಿ ಶಾಯಯಿತ್ತಾ ತತ್ಸಮೀಪಮ್ ಆನಯನ್; ತತೋ ಯೇಶುಸ್ತೇಷಾಂ ಪ್ರತೀತಿಂ ವಿಜ್ಞಾಯ ತಂ ಪಕ್ಷಾಘಾತಿನಂ ಜಗಾದ, ಹೇ ಪುತ್ರ, ಸುಸ್ಥಿರೋ ಭವ, ತವ ಕಲುಷಸ್ತು ಮರ್ಷಣಂ ಜಾತಮ್ | 3 ತಾಂ ಕಥಾಂ ನಿಶಮ್ಯ ಕಿಂಯನ್ ಉಪಾಧ್ಯಾಯಾ ಮನಃಸು ಚಿಂತಿವನ್ ಏಷ ಮನುಜ ಈಶ್ವರಂ ನಿನ್ತಿ | 4 ತತಃ ಸ ತೇಷಾಮ್ ಏತಾದ್ಯಂತೀಂ ಚಿಂತಾಂ ವಿಜ್ಞಾಯ ಕಥಿತವಾನ್, ಯೂಯಂ ಮನಃಸು ಕೃತ ಏತಾದ್ಯಂತೀಂ ಕುಚಿಂತಾಂ ಕುರುಥ? 5 ತವ ಪಾಪಮರ್ಷಣಂ ಜಾತಂ, ಯದ್ವಾ ತ್ವಮುತ್ಥಾಯಾ ಗಚ್ಛ, ದ್ವಯೋರನಯೋ ವಾರ್ತಯೋಃ ಕಿಂ ವಾಕ್ಯಂ ವಕ್ತುಂ ಸುಗಮಂ? 6 ಕಿನ್ತು ಮೇದಿನ್ಯಾಂ ಕಲುಷಂ ಕ್ಷಮಿತುಂ ಮನುಜಸುತಸ್ಯ ಸಾಮರ್ಥ್ಯಮಸ್ತೀತಿ ಯೂಯಂ ಯಥಾ ಜಾನೀಥ, ತದರ್ಥಂ ಸ ತಂ ಪಕ್ಷಾಘಾತಿನಂ ಗದಿತವಾನ್, ಉತ್ತಿಷ್ಠ, ನಿಜಶಯನೀಯಂ ಆದಾಯ ಗೇಹಂ ಗಚ್ಛ | 7 ತತಃ ಸ ತತ್ಕ್ಷಣಾತ್ ಉತ್ಥಾಯ ನಿಜಗೇಹಂ ಪ್ರಸ್ಥಿತವಾನ್ | 8 ಮಾನವಾ ಇತ್ಥಂ ವಿಲೋಕ್ಯ ವಿಸ್ಮಯಂ ಮೇನಿರೇ, ಈಶ್ವರೇಣ ಮಾನವಾಯ ಸಾಮರ್ಥ್ಯಮ್ ಈದೃಶಂ ದತ್ತಂ ಇತಿ ಕಾರಣಾತ್ ತಂ ಧನ್ಯಂ ಬಭಾಷಿರೇ ಚ | 9 ಅನನ್ತರಂ ಯೇಶುಸ್ತನ್ಮಾದ್ ಗಚ್ಛನ್ ಗಚ್ಛನ್ ಕರಸಂಗ್ರಹಸ್ಥಾನೇ ಸಮುಪವಿಷ್ಟಂ ಮಥಿನಾಮಾನಮ್ ಏಕಂ ಮನುಜಂ ವಿಲೋಕ್ಯ ತಂ ಬಭಾಷೇ, ಮಮ ಪಶ್ಚಾದ್ ಆಗಚ್ಛ, ತತಃ ಸ ಉತ್ಥಾಯ ತಸ್ಯ ಪಶ್ಚಾದ್ ವವ್ರಾಜ | 10 ತತಃ ಪರಂ ಯೇಶೌ ಗೃಹೇ ಭೋಕ್ತುಮ್ ಉಪವಿಷ್ಟೇ ಬಹವಃ ಕರಸಂಗ್ರಾಹಿಣಃ ಕಲುಷಿಣಶ್ಚ ಮಾನವಾ ಆಗತ್ಯ ತೇನ ಸಾಕಂ ತಸ್ಯ ಶಿಷ್ಯೈಶ್ಚ ಸಾಕಮ್ ಉಪವಿಶುಃ | 11 ಫಿರೂಶಿನಸ್ತದ್ ದೃಷ್ಟ್ವಾ ತಸ್ಯ ಶಿಷ್ಯಾನ್ ಬಭಾಷಿರೇ, ಯುಷ್ಮಾಕಂ ಗುರುಃ ಕಿಂ ನಿಮಿತ್ತಂ ಕರಸಂಗ್ರಾಹಿಭಿಃ ಕಲುಷಿಭಿಶ್ಚ ಸಾಕಂ ಭುಂಕ್ತೇ? 12 ಯೇಶುಸ್ತತ್ ಶ್ರುತ್ವಾ ತಾನ್ ಪ್ರತ್ಯವದತ್, ನಿರಾಮಯಲೋಕಾನಾಂ ಚಿಕಿತ್ಸಕೇನ ಪ್ರಯೋಜನಂ ನಾಸ್ತಿ, ಕಿನ್ತು ಸಾಮಯಲೋಕಾನಾಂ ಪ್ರಯೋಜನಮಾಸ್ತೇ | 13 ಅತೋ ಯೂಯಂ ಯಾತ್ವಾ ವಚನಸ್ಯಾಸ್ಥಾರ್ಥಂ ಶಿಕ್ಷಧಮ್, ದಯಾಯಾಂ ಮೇ ಯಥಾ ಪ್ರೀತಿರ್ನ್ ತಥಾ ಯಜ್ಞಕರ್ಮಣಿ | ಯತೋಽಹಂ ಧಾರ್ಮ್ಯಕಾನ್ ಆಹ್ವಾತುಂ ನಾಗತೋಽಸ್ಮಿ ಕಿನ್ತು ಮನಃ ಪರಿವರ್ತಯಿತುಂ ಪಾಪಿನ ಆಹ್ವಾತುಮ್ ಆಗತೋಽಸ್ಮಿ | 14 ಅನನ್ತರಂ ಯೋಹನಃ ಶಿಷ್ಯಾಸ್ತಸ್ಯ ಸಮೀಪಮ್ ಆಗತ್ಯ ಕಥಯಾಮಾಸುಃ, ಫಿರೂಶಿನೋ ವಯಙ್ಗು ಪುನಃ ಪುನರಪವಸಾಮುಃ, ಕಿನ್ತು ತವ ಶಿಷ್ಯಾ ನೋಪವಸನ್ತಿ, ಕುತಃ? 15 ತದಾ ಯೇಶುಸ್ತಾನ್ ಅವೋಚತ್ ಯಾವತ್ ಸಖೀನಾಂ ಸಂಜ್ಞೇ ಕನ್ಯಾಯಾ ವರಸ್ತಿಷ್ಠತಿ, ತಾವತ್ ಕಿಂ ತೇ ವಿಲಾಪಂ ಕರ್ತುಂ ಶಕ್ಯವನ್ತಿ? ಕಿನ್ತು ಯದಾ ತೇಷಾಂ ಸಂಜ್ಞಾರ್ಥ ವರಂ ನಯನ್ತಿ, ತಾದೃಶಃ ಸಮಯ ಆಗಮಿಷ್ಯತಿ, ತದಾ ತೇ ಉಪವತ್ಸ್ಯನ್ತಿ | 16 ಪುರಾತನವಸನೇ ಕೋಪಿ ನವೀನವಸ್ತ್ರಂ ನ ಯೋಜಯತಿ, ಯಸ್ಮಾತ್ ತೇನ ಯೋಜಿತೇನ ಪುರಾತನವಸನಂ ಛಿಂತತಿ ತಚ್ಚಿದ್ರಙ್ಗು ಬಹುಕುತ್ಸಿತಂ

ದೃಶ್ಯತೇ | 17 ಅನ್ಯಙ್ಗು ಪುರಾತನಕುತ್ಸಾಂ ಕೋಪಿ ನವಾನಗೋಸ್ತನೀರಸಂ ನ ನಿದಧಾತಿ, ಯಸ್ಮಾತ್ ತಥಾ ಕೃತೇ ಕುತೂರ್ವಿ ದೀರ್ಘತೇ ತೇನ ಗೋಸ್ತನೀರಸಃ ಪತತಿ ಕುತೂಶ್ಚ ನಶ್ಯತಿ; ತಸ್ಮಾತ್ ನವೀನಾಯಾಂ ಕುತ್ಸಾಂ ನವೀನೋ ಗೋಸ್ತನೀರಸಃ ಸ್ಥಾಪ್ಯತೇ, ತೇನ ದ್ವಯೋರವನಂ ಭವತಿ | 18 ಅಪರಂ ತೇನೈತತ್ಕಥಾಕಥನಕಾಲೇ ಏಕೋಽಧಿಪತಿಶ್ಚಂ ಪ್ರಣಮ್ಯ ಬಭಾಷೇ, ಮಮ ದುಹಿತಾ ಪ್ರಾಯೇಣೈತಾವತ್ಕಾಲೇ ಮೃತಾ, ತಸ್ಮಾದ್ ಭವಾನಾಗತ್ಯ ತಸ್ಯಾ ಗಾತ್ರೇ ಹಸ್ತಮರ್ಪಯತು, ತೇನ ಸಾ ಜೀವಿಷ್ಯತಿ | 19 ತದಾನೀಂ ಯೇಶುಃ ಶಿಷ್ಯೈಃ ಸಾಕಮ್ ಉತ್ಥಾಯ ತಸ್ಯ ಪಶ್ಚಾದ್ ವವ್ರಾಜ | 20 ಇತ್ಯನನ್ತರೇ ದ್ವಾದಶವತ್ಸರಾನ್ ಯಾವತ್ ಪ್ರದರಾಮಯೇನ ಶೀರ್ಷ್ಯಕಾ ನಾರೀ ತಸ್ಯ ಪಶ್ಚಾದ್ ಆಗತ್ಯ ತಸ್ಯ ವಸನಸ್ಯ ಗ್ನಿಂ ಪಸ್ತರ್ಪ; 21 ಯಸ್ಮಾತ್ ಮಯಾ ಕೇವಲಂ ತಸ್ಯ ವಸನಂ ಸ್ತೃಷ್ಟ್ವಾ ಸ್ವಾಸ್ಥ್ಯಂ ಪ್ರಾಪ್ಸ್ಯತೇ, ಸಾ ನಾರೀತಿ ಮನಸಿ ನಿಶ್ಚಿತವತೀ | 22 ತತೋ ಯೇಶುರ್ವದನಂ ಪರಾವರ್ತ್ಯ ತಾಂ ಜಗಾದ, ಹೇ ಕನ್ಯೇ, ತ್ವಂ ಸುಸ್ಥಿರಾ ಭವ, ತವ ವಿಶ್ವಾಸ್ತಾಂ ಸ್ವಸ್ಥಾಂಕಾರ್ಷೀತ್ | ಏತದ್ವಾಕ್ಯೇ ಗದಿತಏವ ಸಾ ಯೋಷಿತ ಸ್ವಸ್ಥಾಭೂತ್ | 23 ಅಪರಂ ಯೇಶುಸ್ತಸ್ಯಾದ್ಯಕ್ಷಸ್ಯ ಗೇಹಂ ಗತ್ವಾ ವಾದಕಪ್ರಭೃತೀನ್ ಬಹೂನ್ ಲೋಕಾನ್ ಶಬ್ದಾಯಮಾನಾನ್ ವಿಲೋಕ್ಯ ತಾನ್ ಅವದತ್, 24 ಪನ್ನಾನಂ ತ್ವಜ, ಕನ್ಯೇಯಂ ನಾಮ್ರಿಯತ ನಿದ್ರಿತಾಸ್ತೇ; ಕಥಾಮೇತಾಂ ಶ್ರುತ್ವಾ ತೇ ತಮುಪಜಹಸುಃ | 25 ಕಿನ್ತು ಸರ್ವೇಽಷು ಬಹಿಷ್ಯತೇಷು ಸೋಽಭ್ಯನ್ತರಂ ಗತ್ವಾ ಕನ್ಯಾಯಾಃ ಕರಂ ಧೃತವಾನ್, ತೇನ ಸೋದತಿಷ್ಯತ್; 26 ತತಸ್ತತ್ಕರ್ಮಣೋ ಯಶಃ ಕೃತ್ವಾಂ ತಂ ದೇಶಂ ವ್ಯಾಪ್ತವತ್ | 27 ತತಃ ಪರಂ ಯೇಶುಸ್ತಸ್ಮಾತ್ ಸ್ಥಾನಾದ್ ಯಾತ್ರಾಂ ಚಕಾರ; ತದಾ ಹೇ ದಾಯೂದಃ ಸನ್ತಾನ್, ಅಸ್ಮಾನ್ ದಯಸ್ವ, ಇತಿ ವದನ್ತೌ ದ್ವೌ ಜನಾವನ್ಲೌ ಪ್ರೋಚ್ಛಿರೂಹೂಯನ್ತೌ ತತ್ಪಶ್ಚಾದ್ ವವ್ರಾಜತುಃ | 28 ತತೋ ಯೇಶೌ ಗೇಹಮಧ್ಯಂ ಪ್ರವಿಷ್ಟಂ ತಾವತಿ ತಸ್ಯ ಸಮೀಪಮ್ ಉಪಸ್ಥಿತವನ್ತೌ, ತದಾನೀಂ ಸ ತೌ ಪೃಷ್ಟವಾನ್ ಕರ್ಮೈರ್ತತ್ ಕರ್ತುಂ ಮಮ ಸಾಮರ್ಥ್ಯಮ್ ಆಸ್ತೇ, ಯುವಾಂ ಕಿಮಿತಿ ಪ್ರತೀಥಃ? ತದಾ ತೌ ಪ್ರತ್ಯೂಚತುಃ, ಸತ್ಯಂ ಪ್ರಭೋ | 29 ತದಾನೀಂ ಸ ತಯೋ ಲೋಚನಾನಿ ಸ್ತೌಶನ್ ಬಭಾಷೇ, ಯುವಯೋಃ ಪ್ರತೀತ್ಯನಸಾರಾದ್ ಯುವಯೋ ಮರ್ಜಲಂ ಭೂಯಾತ್ | ತೇನ ತತ್ಕ್ಷಣಾತ್ ತಯೋ ನೇಫತ್ರಾಣಿ ಪ್ರಸನ್ನಾನ್ಯಭವನ್, 30 ಪಶ್ಚಾದ್ ಯೇಶುಸ್ತೌ ದ್ವ್ಯಥಮಾಜ್ಞಾಪ್ಯ ಜಗಾದ, ಅವಧತ್ತಮ್ ಏತಾಂ ಕಥಾಂ ಕೋಪಿ ಮನುಜೋ ಮ ಜಾನೀಯಾತ್ | 31 ಕಿನ್ತು ತೌ ಪ್ರಸ್ಥಾಯ ತಸ್ಮಿನ್ ಕೃತ್ನೇ ದೇಶೇ ತಸ್ಯ ಕೀರ್ತಿಂ ಪ್ರಕಾಶಯಾಮಾಸತುಃ | 32 ಅಪರಂ ತೌ ಬಹಿಯಾರ್ತ ಏತಸ್ಮಿನ್ನನ್ತರೇ ಮನುಜಾ ಏಕಂ ಭೂತಗ್ರಸ್ತಮೂಕಂ ತಸ್ಯ ಸಮೀಪಮ್ ಅನೀತವನ್ತಃ | 33 ತೇನ ಭೂತೇ ತ್ಯಾಜಿತೇ ಸ ಮೂಕಃ ಕಥಾಂ ಕಥಯಿತುಂ ಪ್ರಾರಭತ್, ತೇನ ಜನಾ ವಿಸ್ಮಯಂ ವಿಜ್ಞಾಯ ಕಥಯಾಮಾಸುಃ, ಇಸ್ರಾಯೀಲೋ ವಂಶೇ ಕದಾಪಿ ನೇದ್ಯಗದೃಶ್ಯತ್; 34 ಕಿನ್ತು ಫಿರೂಶಿನಃ ಕಥಯಾನ್ತುಕುಃ ಭೂತಾಧಿಪತಿನಾ ಸ ಭೂತಾನ್ ತ್ಯಾಜಯತಿ | 35 ತತಃ ಪರಂ ಯೇಶುಸ್ತೇಷಾಂ ಭಜನಭವನ ಉಪದಿಶನ್ ರಾಜ್ಯಸ್ಯ ಸುಸಂವಾದಂ ಪ್ರಚಾರಯನ್ ಲೋಕಾನಾಂ ಯಸ್ಯ ಯ ಆಮಯೋ ಯಾ ಚ ಪೀತಾಸೀತ್, ತಾನ್ ಶಮಯನ್ ಶಮಯಂಶ್ಚ ಸರ್ವಾಣಿ ನಗರಾಣಿ ಗ್ರಾಮಾಂಶ್ಚ ಬಭ್ರಾಮ | 36 ಅನ್ಯಙ್ಗು ಮನುಜಾನ್ ವ್ಯಾಕುಲಾನ್ ಅರಕ್ಷಕಮೇಷಾನಿವ ಚ ತ್ಯಕ್ತಾನ್ ನಿರೀಕ್ಷ್ಯ ತೇಷು ಕಾರುಣಿಕಃ ಸನ್ ಶಿಷ್ಯಾನ್ ಅವದತ್, 37 ಶಸ್ತಾನಿ ಪ್ರಚುರಾಣಿ

ಸನ್ನಿ ಕಿನ್ನು ಲೇತಾರ್ ಸೋಕಾಃ | 38 ಕ್ಷೇತ್ರಂ ಪ್ರತ್ಯಪರಾನ್ ಲೇದಕಾನ್ ಪ್ರಹೇತುಂ ಶಸ್ತಸ್ವಾಮಿನಂ ಪ್ರಾರ್ಥಯದ್ಧಮ್ |

10 ಅನನ್ತರಂ ಯೇಶು ದ್ವಾರದಶಶಿಷ್ಯಾನ್ ಆಹೂಯಾಮೇಧ್ಯಭೂತಾನ್ ತ್ಯಾಜಯಿತುಂ ಸರ್ವಪ್ರಕಾರರೋಗಾನ್ ಪೀಡಾಶ್ಚ ಶಮಯಿತುಂ ತೇಭ್ಯಃ ಸಾಮರ್ಥ್ಯಮದಾತ್ | 2 ತೇಷಾಂ ದ್ವಾದಶಪೇಷ್ಯಾಣಾಂ ನಾಮಾನ್ಯೇತಾನಿ | ಪ್ರಥಮಂ ಶಿಮೋನ್ ಯಂ ಪಿತರಂ ವದನ್ನಿ, ತತಃ ಪರಂ ತಸ್ಯ ಸಹಜ ಅನ್ವಿಯಃ, ಸಿವದಿಯಸ್ಯ ಪುತ್ರೋ ಯಾಕೂಬ್ | 3 ತಸ್ಯ ಸಹಜೋ ಯೋಹನ್; ಫಿಲಿಪ್ ಬರ್ಥಲಮಯ್ ಥೋಮಾಃ ಕರಸಂಗ್ರಾಹೀ ಮಥಿಃ, ಅಲ್ಫೇಯಪುತ್ರೋ ಯಾಕೂಬ್, 4 ಕಿನಾನೀಯಃ ಶಿಮೋನ್, ಯ ಈಷ್ವರಿಯೋತೀಯಯಿಹೂದಾಃ ಖ್ರೀಷ್ಣಂ ಪರಕರೇಽರ್ಪಯತ್ | 5 ಏತಾನ್ ದ್ವಾದಶಶಿಷ್ಯಾನ್ ಯೇಶುಃ ಪ್ರೇಷಯನ್ ಇತ್ಯಾಜ್ಞಾಪಯತ್, ಯೂಯಮ್ ಅನ್ವೇಶೀಯಾನಾಂ ಪದವೀಂ ಶೇಯಿರೋಣೀಯಾನಾಂ ಕಿಮಪಿ ನಗರಾಣು ನ ಪ್ರವಿಶ್ಯೇ 6 ಇಸ್ರಾಯೇಲ್ಯೋತ್ರಸ್ಯ ಹಾರಿತಾ ಯೇ ಯೇ ಮೇಷಾಸ್ತೇಷಾಮೇವ ಸಮೇಪಂ ಯಾತ | 7 ಗತ್ವಾ ಗತ್ತಾ ಸ್ವರ್ಗಸ್ಯ ರಾಜತ್ತಂ ಸವಿದಮಭವತ್, ಏತಾಂ ಕಥಾಂ ಪ್ರಚಾರಯತ | 8 ಅಮಯಗ್ರಸ್ತಾನ್ ಸ್ವಸ್ಥಾನ್ ಕುರುತ, ಕುಷ್ಠಿನಃ ಪರಿಷ್ಕುರುತ, ಮೃತಲೋಕಾನ್ ಜೀವಯತ, ಭೂತಾನ್ ತ್ಯಾಜಯತ, ವಿನಾ ಮೂಲ್ಯಂ ಯೂಯಮ್ ಅಲಭದ್ಧಂ ವಿನೈವ ಮೂಲ್ಯಂ ವಿಶ್ರಾಣಯತ | 9 ಕಿನ್ನು ಸ್ತೇಷಾಂ ಕಟಿಬನ್ಯೇಷು ಸ್ವರ್ಣರೂಪತಾಮ್ರಾಣಾಂ ಕಿಮಪಿ ನ ಗೃಹ್ಣೀತ | 10 ಅನ್ಯಚ್ಚ ಯಾತ್ರಾಯೈ ಚೇಲಸಮ್ಪುಟಂ ವಾ ದ್ವಿತೀಯವಸನಂ ವಾ ಪಾದುಕೇ ವಾ ಯಷ್ಟಿಃ, ಏತಾನ್ ಮಾ ಗೃಹ್ಣೀತ, ಯತಃ ಕಾರ್ಯಕ್ರಮತ್ ಭರ್ತುಂ ಯೋಗ್ಯೋ ಭವತಿ | 11 ಅಪರಂ ಯೂಯಂ ಯತ್ ಪುರಂ ಯಚ್ಚ ಗ್ರಾಮಂ ಪ್ರವಿಶಥ, ತತ್ರ ಯೋ ಜನೋ ಯೋಗ್ಯಪಾತ್ರಂ ತಮವಗತ್ಯ ಯಾನಕಾಲಂ ಯಾವತ್ ತತ್ರ ತಿಷ್ಠತ | 12 ಯದಾ ಯೂಯಂ ತದ್ಗೇಹಂ ಪ್ರವಿಶಥ, ತದಾ ತಮಾಶಿಷಂ ವದತ | 13 ಯದಿ ಸ ಯೋಗ್ಯಪಾತ್ರಂ ಭವತಿ, ತರ್ಹಿ ತತ್ಕಲ್ಯಾಣಂ ತಸ್ಮೈ ಭವಿಷ್ಯತಿ, ನೋಚೇತ್ ಸಾಶೀರ್ಯುಷ್ಯಭ್ಯಮೇವ ಭವಿಷ್ಯತಿ | 14 ಕಿನ್ನು ಯೇ ಜನಾ ಯುಷ್ಮಾಕಮಾತಿಥ್ಯಂ ನ ವಿದಧತಿ ಯುಷ್ಮಾಕಂ ಕಥಾಚ್ಚ ನ ಶೃಣ್ವನ್ನಿ ತೇಷಾಂ ಗೇಹಾತ್ ಪುರಾದ್ವಾ ಪ್ರಸ್ಥಾನಕಾಲೇ ಸ್ವಪದೂಲೀಃ ಪಾತಯತ | 15 ಯುಷ್ಮಾನಹಂ ತದ್ಯಂ ವಚ್ಚಿ ವಿಚಾರದಿನೇ ತತ್ಪುರಸ್ತ ದಶಾತಃ ಸಿದೋಮಮೋರಾಪುರಯೋರ್ದಶಾ ಸಹ್ಯತರಾ ಭವಿಷ್ಯತಿ | 16 ಪಶ್ಯತ, ವ್ಯಕ್ಯೂರೂಧಮಧ್ಯೇ ಮೇಷಃ ಯಥಾವಿಸ್ತಥಾ ಯುಷ್ಮಾನ ಪ್ರಹಿಣೋಮಿ, ತಸ್ಮಾದ್ ಯೂಯಮ್ ಅಹಿರಿವ ಸತರ್ಕಾಃ ಕಪೋತಾಇವಾಹಿಂಸಕಾ ಭವತ | 17 ನೃಭ್ಯಃ ಸಾವಧಾನಾ ಭವತ; ಯತಸ್ಯ ಯೂರ್ಯಂ ರಾಜಸಂಸದಿ ಸಮರ್ಪಿಷ್ಯದ್ಧೇ ತೇಷಾಂ ಭಜನಗೇಹೇ ಪ್ರಹಾರಿಷ್ಯದ್ಧೇ | 18 ಯೂಯಂ ಮನ್ನಾಮಹೇತೋಃ ಶಾಸ್ತ್ರಣಾಂ ರಾಜ್ಞಾಚ್ಚ ಸಮಕ್ಷಂ ತಾನನ್ವದೇಶಿನಶ್ಚಾಧಿ ಸಾಕ್ಷಿತ್ವಾರ್ಥಮಾನೇಷ್ಯದ್ಧೇ | 19 ಕಿನ್ನುತ್ತಂ ಸಮರ್ಪಿತಾ ಯೂಯಂ ಕಥಂ ಕಿಮುತ್ತರಂ ವಕ್ಷ್ಯಥ ತತ್ರ ಮಾ ಚಿನ್ತಯತ, ಯತಸ್ತದಾ ಯುಷ್ಮಾಭಿ ಯದ್ ವಕ್ಷ್ಯಂತು ತತ್ ತದ್ಗಣೇ ಯುಷ್ಮನ್ನನಃ ಸು ಸಮುಪಸ್ಥಾಸ್ಯತಿ | 20 ಯಸ್ಮಾತ್ ತದಾ ಯೋ ವಕ್ಷ್ಯತಿ ಸ ನ ಯೂಯಂ ಕಿನ್ನು ಯುಷ್ಮಾಕಮನ್ತರಸ್ಯಃ ಪಿತ್ರಾತ್ಮಾ | 21 ಸಹಜಃ ಸಹಜಂ ತಾತಃ ಸುತಚ್ಚ ಮೃತೌ ಸಮರ್ಪಯಿಷ್ಯತಿ, ಅಪತ್ಯಾಗಿ ಸ್ವಸ್ವಪಿತ್ರೋ ವಿಪಕ್ಷೀರ್ಭೂಯ ತೌ ಘಾತಯಿಷ್ಯನ್ನಿ | 22 ಮನ್ನಮಹೇತೋಃ ಸರ್ವೇ ಜನಾ ಯುಷ್ಮಾನ್ ಋತೀಯಿಷ್ಯದ್ಧೇ, ಕಿನ್ನು ಯಃ

ಶೇಷಂ ಯಾವದ್ ದೈರ್ಯ್ಯಂ ಘೃತ್ಯಾ ಸ್ಥಾಸ್ಯತಿ, ಸ ತ್ರಾಯಿಷ್ಯತೇ | 23 ತೈ ಯದಾ ಯೂಯಮೇಕಪುರೇ ತಾಡಿಷ್ಯದ್ಧೇ, ತದಾ ಯೂಯಮನ್ಯಪುರಂ ಪಲಾಯದ್ಧಂ ಯುಷ್ಮಾನಹಂ ತದ್ಯಂ ವಚ್ಚಿ ಯಾವನ್ಮನುಜಸುತೋ ನೈತಿ ತಾವದ್ ಇಸ್ರಾಯೇಲ್ಯೇಶೀಯಸರ್ವನಗರಭ್ರಮಣಂ ಸಮಾಪಯಿತುಂ ನ ಶಕ್ಯಥ | 24 ಗುರೋಃ ಶಿಷ್ಯೋ ನ ಮಹಾನ್, ಪ್ರಭೋರ್ವಾಸೋ ನ ಮಹಾನ್ | 25 ಯದಿ ಶಿಷ್ಯೋ ನಿಜಗುರೋ ದಾರ್ಸಚ್ಚ ಸ್ವಭೋಃ ಸಮಾನೋ ಭವತಿ ತರ್ಹಿ ತದ್ ಯಥೇಷ್ವಂ | ಚೇತ್ಯೈಗ್ಯಗೃಹಪತಿರ್ಭೂತರಾಜ ಲುಚ್ಯತೇ, ತರ್ಹಿ ಪರಿವಾರಾಃ ಕಿಂ ತಥಾ ನ ವಕ್ಷ್ಯನ್ತೇ? 26 ಕಿನ್ನು ತೇಭ್ಯೋ ಯೂಯಂ ಮಾ ಬಿಭೀತ, ಯತೋ ಯನ್ಯಪ್ರಕಾಶಿಷ್ಯತೇ, ತಾದ್ಯತ್ ಛಾದಿತಂ ಕಿಮಪಿ ನಾಸ್ತಿ, ಯಚ್ಚ ನ ವ್ಯಭೇಷ್ಯತೇ, ತಾದ್ಯಗ್ ಗುಪ್ತಂ ಕಿಮಪಿ ನಾಸ್ತಿ | 27 ಯದಹಂ ಯುಷ್ಮಾನ್ ತಮಸಿ ವಚ್ಚಿ ತದ್ ಯುಷ್ಮಾಭಿರ್ದೀಪ್ತೌ ಕಥ್ಯತಾಂ; ಕರ್ಣಾಭ್ಯಾಂ ಯತ್ ಶ್ರೂಯತೇ ತದ್ ಗೇಹೋಽಪರಿ ಪ್ರಚಾರ್ಯುತಾಂ | 28 ಯೇ ಕಾಯಂ ಹನ್ತುಂ ಶಕ್ಯವನ್ನಿ ನಾತ್ಮಾನಂ, ತೇಭ್ಯೋ ಮಾ ಭೈಷ್ಯ; ಯಃ ಕಾಯಾತ್ಮಾನೌ ನಿರಯೇ ನಾಶಯಿತುಂ, ಶಕ್ಯೋತಿ, ತತೋ ಬಿಭೀತ | (Geenna g1067) 29 ದ್ವೌ ಚಟಿಕೌ ಕಿಮೇಕತಾಮ್ರಮುದ್ರಯಾ ನ ವಿಕ್ರೀಯೇತೇ? ತಥಾಪಿ ಯುಷ್ಮಾತ್ಮಾನಮತಿಂ ವಿನಾ ತೇಷಾಮೇಕೋಪಿ ಭುವಿ ನ ಪತತಿ | 30 ಯುಷ್ಯಚ್ಚಿರಸಾಂ ಸರ್ವಕಚಾ ಗಣಿತಾಂಃ ಸನ್ನಿ | 31 ಅತೋ ಮಾ ಬಿಭೀತ, ಯೂಯಂ ಬಹುಚಟಿಕೇಭ್ಯೋ ಬಹುಮೂಲ್ಯಾಃ | 32 ಯೋ ಮನುಜಸಾಕ್ಷಾನ್ಮಾಮಜ್ಜೀಕುರುತೇ ತಮಹಂ ಸ್ವರ್ಗಸ್ವತಾತಸಾಕ್ಷಾದಜೇಕರಿಷ್ಯೇ | 33 ಪ್ಯಥ್ಯಾಮಹಂ ಶಾನ್ತಿಂ ದಾತುಮಾಗತಇತಿ ಮಾನುಭವತ, ಶಾನ್ತಿಂ ದಾತುಂ ನ ಕಿನ್ಯಸ್ತಿಂ | 34 ಪಿತ್ಯಮಾತ್ಯಶ್ಚಶ್ರೂಭಿಃ ಸಾಕಂ ಸುತಸುತಾಬಧೂ ವಿರೋಧಯತುಚ್ಚಾಗತೇಸ್ತಿ | 35 ತತಃ ಸ್ವಸ್ತಪರಿವಾರಿವ ನೃಶತ್ರು ಭವಿತಾ | 36 ಯಃ ಪಿತರಿ ಮಾತರಿ ವಾ ಮತ್ಯೋಧಿಕಂ ಪ್ರೀಯತೇ, ಸ ನ ಮದಹರ್ಃ; 37 ಯಶ್ಚ ಸುತೇ ಸುತಾಯಾಂ ವಾ ಮತ್ಯೋಧಿಕಂ ಪ್ರೀಯತೇ, ಸೇಪಿ ನ ಮದಹರ್ಃ | 38 ಯಃ ಸ್ವಕುಶಂ ಗೃಹ್ಣನ್ ಮತ್ಯಶ್ಚಾನ್ಯೈತಿ, ಸೇಪಿ ನ ಮದಹರ್ಃ | 39 ಯಃ ಸ್ವಪ್ರಾಣಾನವತಿ, ಸ ತಾನ್ ಹಾರಯಿಷ್ಯತೇ, ಯಸ್ತು ಮತ್ಯತೇ ಸ್ವಪ್ರಾಣಾನ್ ಹಾರಯತಿ, ಸ ತಾನವತಿ | 40 ಯೋ ಯುಷ್ಮಾಕಮಾತಿಥ್ಯಂ ವಿದಧಾತಿ, ಸ ಮಮಾತಿಥ್ಯಂ ವಿದಧಾತಿ, ಯಶ್ಚ ಮಮಾತಿಥ್ಯಂ ವಿದಧಾತಿ, ಸ ಮತ್ಯೇರಕಸ್ಯಾತಿಥ್ಯಂ ವಿದಧಾತಿ | 41 ಯೋ ಭವಿಷ್ಯದ್ಧಾದೀತಿ ಜ್ಞಾತ್ವಾ ತಸ್ಯಾತಿಥ್ಯಂ ವಿದತ್ತೇ, ಸ ಭವಿಷ್ಯದ್ಧಾದಿನಃ ಫಲಂ ಲಪ್ಸ್ಯತೇ, ಯಶ್ಚ ಧಾರ್ಮಿಕ ಇತಿ ವಿದಿತ್ವಾ ತಸ್ಯಾತಿಥ್ಯಂ ವಿದತ್ತೇ ಸ ಧಾರ್ಮಿಕಮಾನವಸ್ಯ ಫಲಂ ಪ್ರಾಪ್ಯತಿ | 42 ಯಶ್ಚ ಕಶ್ಚಿತ್ ಏತೇಷಾಂ ಕ್ಷುದ್ರನರಾಣಾಮ್ ಯಂ ಕಷ್ಟಾನ್ಯೈಕಂ ಶಿಷ್ಯ ಇತಿ ವಿದಿತ್ವಾ ಕಂಸೈಕಂ ಶೀತಲಸಲಿಲಂ ತಸ್ಮೈ ದತ್ತೇ, ಯುಷ್ಮಾನಹಂ ತದ್ಯಂ ವದಾಮಿ, ಸ ಕೇನಾಪಿ ಪ್ರಕಾರೇಣ ಫಲೇನ ನ ವಚ್ಚಿಷ್ಯತೇ |

11 ಇತ್ತಂ ಯೇಶುಃ ಸ್ವದ್ವಾದಶಶಿಷ್ಯಾಣಾಮಾಜ್ಞಾಪನಂ ಸಮಾಪ್ಯ ಪುರೇ ಪುರ ಉಪದೇಷ್ಠುಂ ಸುಸಂವಾದಂ ಪ್ರಚಾರಯಿತುಂ ತತ್ಸಾನ್ವಾತ್ ಪ್ರತಸ್ಥೇ | 2 ಅನನ್ತರಂ ಯೋಹನ್ ಕಾರಾಯಾಂ ತಿಷ್ಯನ್ ಖ್ರಿಷ್ಯಸ್ತ ಕರ್ಮಣಾಂ ವಾರ್ತಂ ಪ್ರಾಪ್ಯ ಯಸ್ಯಾಗಮನವಾರ್ತಾಸೀತ್ ಸಏವ ಕಿಂ ತ್ವಂ? ವಾ ವಯಮನ್ಯಮ್ ಅಪೇಕ್ಷಿಷ್ಯಾಮಹೇ? 3 ಏತತ್ ಪ್ರಪ್ತುಂ ನಿಜೌ ದ್ವೌ ಶಿಷ್ಯೌ ಪ್ರಾಹಿಣೋತ್ | 4 ಯೇಶುಃ ಪ್ರತ್ಯವೋಚತ್, ಅನ್ಯಾ ನೇತ್ರಾಣಿ ಲಭನ್ತೇ,

ಖಿನ್ನಾ ಗಚ್ಛನ್ನಿ, ಕುಷ್ಠಿನಃ ಸ್ವಸ್ಥಾ ಭವನ್ನಿ, ಬಧಿರಾಃ ಶ್ರುಣ್ವನ್ನಿ, ಮೃತಾ ಜೀವನ್ನಿ
 ಉತ್ತಿಷ್ಠನ್ನಿ, ದರಿದ್ರಾಣಾಂ ಸಮೀಪೇ ಸುಸಂವಾದಃ ಪ್ರಜಾಯ್ತುಕ, 5 ಏತಾನಿ
 ಯದ್ಯದ್ ಯುವಾಂ ಶೃಣುಥಃ ಪಶ್ಯಥಶ್ಚ ಗತ್ವಾ ತದ್ವಾತ್ವಾಂ ಯೋಹನಂ
 ಗದತಂ | 6 ಯಸ್ಯಾಹಂ ನ ವಿಷ್ಣೇಭವಾಮಿ, ಸಏವ ಧನ್ಯಃ | 7 ಅನನ್ತರಂ
 ತಯೋಃ ಪ್ರಸ್ಥಿತಯೋ ಯೀಶು ಯೋಹನಮ್ ಉದ್ವಿಶ್ಯ ಜನಾನ್
 ಜಗಾದ, ಯೂಯಂ ಕಿಂ ದ್ರಷ್ಟುಂ ವಹಿರ್ಮದ್ಯೇಪ್ರಾನ್ತರಮ್ ಅಗಚ್ಛತ? ಕಿಂ
 ವಾತೇನ ಕಮ್ಪಿತಂ ನಲಂ? 8 ವಾ ಕಿಂ ವಿಲೀಕಿತಂ ವಹಿರ್ಗತವನ್ಯ? ಕಿಂ
 ಪರಿಹಿತಸೂಕ್ಷ್ಮವಸನಂ ಮನುಜಮೇಕಂ? ಪಶ್ಯತ, ಯೇ ಸೂಕ್ಷ್ಮವಸನಾನಿ
 ಪರಿದಧತಿ, ತೇ ರಾಜಧಾನ್ಯಾಂ ತಿಷ್ಠನ್ನಿ | 9 ತರ್ಹಿ ಯೂಯಂ ಕಿಂ
 ದ್ರಷ್ಟುಂ ಬಹಿರಗಮತ, ಕಿಮೇಕಂ ಭವಿಷ್ಯದ್ವಾದಿನಂ? ತದೇವ ಸತ್ಯಂ |
 ಯುಷ್ಮಾನಹಂ ವದಾಮಿ, ಸ ಭವಿಷ್ಯದ್ವಾದಿನೋಪಿ ಮಹಾನ್; 10 ಯತಃ,
 ಪಶ್ಯ ಸ್ವಕೀಯದೂತೋಯಂ ತ್ವದಗ್ರೇ ಪ್ರೇಷ್ಯತೇ ಮಯಾ | ಸ ಗತ್ವಾ ತವ
 ಪನ್ಯಾನಂ ಸ್ವಯಂ ಪರಿಷ್ಕರಿಷ್ಯತಿ | ಏತದ್ವಚನಂ ಯಮಧಿ ಲಿಖಿತಮಾಸ್ಯೇ
 ಸೋಽಯಂ ಯೋಹನ್ | 11 ಅಪರಂ ಯುಷ್ಮಾನಹಂ ತದ್ಧಂ ಬ್ರವೀಮಿ,
 ಮಜ್ಜಯತು ಯೋಹನಃ ಶ್ರೇಷ್ಠಃ ಕೋಪಿ ನಾರೀತೋ ನಾಜಾಯತ;
 ತಥಾಪಿ ಸ್ವರ್ಗರಾಜ್ಯಮದ್ಯೇ ಸರ್ವೇಭ್ಯೋ ಯಃ ಕ್ಷುದ್ರಃ ಸ ಯೋಹನಃ
 ಶ್ರೇಷ್ಠಃ | 12 ಅಪರಂ ಯೋಹನೋಽದ್ಯ ಯಾವತ್ ಸ್ವರ್ಗರಾಜ್ಯಂ
 ಬಲಾದಾಕ್ರಾಂತಂ ಭವತಿ ಆಕ್ರಮಿನಶ್ಚ ಜನಾ ಬಲೇನ ತದಧಿಕುರ್ವನ್ನಿ |
 13 ಯತೋ ಯೋಹನಂ ಯಾವತ್ ಸರ್ವಭವಿಷ್ಯದ್ವಾದಿಭಿ ವ್ಯವಸ್ಥಯಾ
 ಚ ಉಪದೇಶಃ ಪ್ರಾಕಾಶತ | 14 ಯದಿ ಯೂಯಮಿದಂ ವಾಕ್ಯಂ
 ಗ್ರಹೀತುಂ ಶಕ್ಯುಃ, ತರ್ಹಿ ಶ್ರೇಯಃ, ಯಸ್ಯಾಗಮನಸ್ಯ ವಚನಮಾಸ್ಯೇ
 ಸೋಽಯಮ್ ಏಲಿಯಃ | 15 ಯಸ್ಯ ಶ್ರೋತುಂ ಕರ್ಣಾಃ ಸ್ತಃ ಸ
 ಶೃಣೋತು | 16 ಏತೇ ವಿಧಮಾನಜನಾಃ ಕೈ ಮರ್ಯೋಪಮೀಯನ್ತೇ?
 ಯೇ ಬಾಲಕಾ ಹಟ್ಟಿ ಉಪವಿಶ್ಯ ಸ್ವಂ ಬುನ್ಯಮಾಹೂಯ ವದನ್ನಿ, 17
 ವಯಂ ಯುಷ್ಮಾಕಂ ಸಮೀಪೇ ವಂತೀರವಾದಯಾಮ, ಕಿನ್ತು ಯೂಯಂ
 ನಾನೃತ್ಯತ; ಯುಷ್ಮಾಕಂ ಸಮೀಪೇ ಚ ವಯಮರೋದಿಮ, ಕಿನ್ತು ಯೂಯಂ
 ನ ವ್ಯಲಪತ, ತಾದೃಶೈರ್ ಬಾಲ್ಯಕೈಶ್ಚ ಉಪಮಾಯಿಷ್ಯನ್ತೇ | 18 ಯತೋ
 ಯೋಹನ್ ಆಗತ್ಯ ನ ಭುಕ್ತವಾನ್ ನ ಪೀತವಾಂಶ್ಚ, ತೇನ ಲೋಕಾ
 ವದನ್ನಿ, ಸ ಭೂತಗ್ರಸ್ತ ಇತಿ | 19 ಮನುಜಸುತ ಆಗತ್ಯ ಭುಕ್ತವಾನ್
 ಪೀತವಾಂಶ್ಚ, ತೇನ ಲೋಕಾ ವದನ್ನಿ, ಪಶ್ಯತ ಏಷ ಭೋಕ್ತಾ ಮದ್ವಪಾತಾ
 ಚಕ್ಷಾಲಪಾಪಿನಾಂ ಬನ್ದಶ್ಚ, ಕಿನ್ತು ಜ್ಞಾನಿನೋ ಜ್ಞಾನವ್ಯವಹಾರಂ ನಿರ್ದೋಷಂ
 ಜಾನನ್ನಿ | 20 ಸ ಯತ್ರ ಯತ್ರ ಪುರೇ ಬಹ್ವಾಶ್ಚರ್ಯ್ಯಂ ಕರ್ಮೈ ಕೃತವಾನ್,
 ತನ್ನಿವಾಸಿನಾಂ ಮನಃಪರಾವೃತ್ತಭಾವಾತ್ ತಾನಿ ನಗರಾಣಿ ಪ್ರತಿ ಹನ್ನೇತ್ಯುಕ್ತಾ
 ಕಥಿತವಾನ್, 21 ಹಾ ಕೋರಾಸೀನ್, ಹಾ ಬೈತ್ಸೈದೇ, ಯುಷ್ಮನ್ನದ್ಯೇ
 ಯದ್ಯದಾಶ್ಚರ್ಯ್ಯಂ ಕರ್ಮೈ ಕೃತಂ ಯದಿ ತತ್ ಸೋರಸೀದೋಽನ್ನಗರ
 ಅಕಾರಿಷ್ಯತ, ತರ್ಹಿ ಪೂರ್ವಮೇವ ತನ್ನಿವಾಸಿನಃ ಶಾಣವಸನೇ ಭಸ್ವಿನಿ
 ಚೋಪವಿಶನ್ತೋ ಮನಾಂನಿ ಪರಾವರ್ತಿಷ್ಯನ್ನಿ | 22 ತಸ್ಮಾದಹಂ ಯುಷ್ಮಾನ್
 ವದಾಮಿ, ವಿಚಾರದಿನೇ ಯುಷ್ಮಾಕಂ ದಶಾತಃ ಸೋರಸೀದೋಽನೋ
 ದಶಾ ಸಹ್ಯತರಾ ಭವಿಷ್ಯತಿ | 23 ಅಪರಂ ಯುಷ್ಮಾಕಂ ತ್ವಂ, ತ್ವಂ
 ಸ್ವರ್ಗಂ ಯಾವದನ್ನುತೋಸಿ, ಕಿನ್ತು ನರಕೇ ನಿಕ್ಷೇಪ್ಯಸೇ, ಯಸ್ಮಾತ್ ತ್ವಯಿ
 ಯಾನ್ಯಾಶ್ಚರ್ಯ್ಯಾಣಿ ಕರ್ಮೈಣ್ಯಕಾರಿಷತ, ಯದಿ ತಾನಿ ಸಿದೋಮ್ಯಗರ
 ಅಕಾರಿಷ್ಯನ್ತ, ತರ್ಹಿ ತದ್ವದ ಯಾವದಸ್ಯಾಸ್ಯತ್ | (HadE's g86) 24 ಕಿನ್ತು
 ಯುಷ್ಮಾನ್ ವದಾಮಿ, ವಿಚಾರದಿನೇ ತವ ದಣ್ಣತಃ ಸಿದೋಮೋ ದಣ್ಣೋ

ಸಹ್ಯತರೋ ಭವಿಷ್ಯತಿ | 25 ಏತಸ್ಮಿನ್ನೇವ ಸಮಯೇ ಯೀಶುಃ ಪುನರುವಾಚ,
 ಹೇ ಸ್ವರ್ಗಪೃಥಿವ್ಯೋರೇಕಾದಿಪತೇ ಪಿತೃಸ್ವಂ ಜ್ಞಾನವತೋ ವಿದುಷಶ್ಚ
 ಲೋಕಾನ್ ಪ್ರತ್ಯೇತಾನಿ ನ ಪ್ರಕಾಶ್ಯ ಬಾಲಕಾನ್ ಪ್ರತಿ ಪ್ರಕಾಶಿತವಾನ್, ಇತಿ
 ಹೇತೋಸ್ತಾಂ ಧನ್ಯಂ ವದಾಮಿ | 26 ಹೇ ಪಿತಃ, ಇತ್ಯಂ ಭವೇತ್ ಯತ ಇದಂ
 ತ್ವದೃಷ್ಟಾವೃತ್ತಮಂ | 27 ಪಿತ್ರಾ ಮಯಿ ಸರ್ವಾಣಿ ಸಮರ್ಪಿತಾನಿ, ಪಿತರಂ
 ವಿನಾ ಕೋಪಿ ಪುತ್ರಂ ನ ಜಾನಾತಿ, ಯಾನ್ ಪ್ರತಿ ಪುತ್ರೇಣ ಪಿತಾ ಪ್ರಕಾಶ್ಯತೇ
 ತಾನ್ ವಿನಾ ಪುತ್ರಾದ್ ಅನ್ಯಃ ಕೋಪಿ ಪಿತರಂ ನ ಜಾನಾತಿ | 28 ಹೇ
 ಪರಿಶ್ರಾನ್ತಾ ಭಾರಾಕ್ರಾನ್ತಾಶ್ಚ ಲೋಕಾ ಯೂಯಂ ಮತ್ಸನ್ನಿಧಿಮ್ ಆಗಚ್ಛತ,
 ಅಹಂ ಯುಷ್ಮಾನ್ ವಿಶ್ರಮಯಿಷ್ಯಾಮಿ | 29 ಅಹಂ ಕ್ಷಮಣೀಲೋ
 ನಮಮನಾಶ್ಚ, ತಸ್ಮಾತ್ ಮಮ ಯುಗಂ ಸ್ತೇಷಾಮಪರಿ ಧಾರಯತ ಮತ್ಯಃ
 ಶಿಕ್ಷದ್ವಿಷ್ಯ, ತೇನ ಯೂಯಂ ಸ್ತೇ ಸ್ತೇ ಮನಸಿ ವಿಶ್ರಾಮಂ ಲಪ್ಸ್ಯದ್ಯೇ | 30
 ಯತೋ ಮಮ ಯುಗಮ್ ಅನಾಯಾಸಂ ಮಮ ಭಾರಶ್ಚ ಲಭಃ |

12 ಅನನ್ತರಂ ಯೀಶು ವಿಶ್ರಾಮವಾರೇ ಶ್ವಮಧ್ಯೇನ ಗಚ್ಛತಿ,
 ತದಾ ತಚ್ಚಿಷ್ಯಾ ಬುಭುಕ್ಷಿತಾಃ ಸನ್ಯಃ ಶ್ವಮ್ಭೋರಿಶ್ಚತ್ವಾ ಲಿತ್ತಾ
 ಖಾದಿತುಮಾರಭನ್ನಿ | 2 ತದ್ ವಿಲೋಕ್ಯ ಫಿರೂಶಿನೋ ಯೀಶುಂ
 ಜಗದುಃ, ಪಶ್ಯ ವಿಶ್ರಾಮವಾರೇ ಯತ್ ಕರ್ಮಾಕರ್ತೃವ್ಯಂ ತದೇವ ತವ
 ಶಿಷ್ಯಾಃ ಕುರ್ವನ್ನಿ | 3 ಸ ತಾನ್ ಪ್ರತ್ಯಾವದತ, ದಾಯೂದ್ ತತ್ವಚ್ಛಿನಶ್ಚ
 ಬುಭುಕ್ಷಿತಾಃ ಸನ್ನೋ ಯತ್ ಕರ್ಮಾಕುರ್ವನ್ ತತ್ ಕಿಂ ಯುಷ್ಮಾಭಿ
 ನಾರ್ಪಾತಿ? 4 ಯೇ ದರ್ಶನೀಯಾ ಪೂಪಾಃ ಯಾಜಕಾನ್ ವಿನಾ ತಸ್ಯ
 ತತ್ವಚ್ಛಿನಮನಜಾನ್ಯಾಭೋಜನೀಯಾಸ್ಯ ಕೃಶರಾವಾಸಂ ಪ್ರವಿಷ್ಟೇನ ತೇನ
 ಭುಕ್ತಾಃ | 5 ಅನ್ಯಚ್ಛಿ ವಿಶ್ರಾಮವಾರೇ ಮಧ್ಯೇಮನ್ನಿರಂ ವಿಶ್ರಾಮವಾರೀಯಂ
 ನಿಯಮಂ ಲಪ್ಸ್ಯನ್ತೋಪಿ ಯಾಜಕಾ ನಿರ್ದೋಷಾ ಭವನ್ನಿ, ಶಾಸ್ತ್ರಮಧ್ಯೇ
 ಕಿಮಿದಮಪಿ ಯುಷ್ಮಾಭಿ ನ ಪರಿತಂ? 6 ಯುಷ್ಮಾನಹಂ ವದಾಮಿ, ಅತ್ರ
 ಸ್ಯಾನೇ ಮನ್ನಿರಾದಪಿ ಗರೀಯಾನ್ ಏಕ ಆಸ್ಯೇ | 7 ಕಿನ್ತು ದಯಾಯಾಂ
 ಮೇ ಯಥಾ ಪ್ರೀತಿ ನ ತಥಾ ಯಜ್ಞಕರ್ಮಣಿ | ಏತದ್ವಚನಸ್ಯಾರ್ಥಂ
 ಯದಿ ಯುಯಮ್ ಅಜ್ಞಾನಿಷ್ಠ ತರ್ಹಿ ನಿರ್ದೋಷಾನ್ ದೋಷಿಣೋ
 ನಾಕಾರ್ಷ | 8 ಅನ್ಯಚ್ಛಿ ಮನುಜಸುತೋ ವಿಶ್ರಾಮವಾರಸ್ಯಾಪಿ ಪತಿರಾಸ್ಯೇ | 9
 ಅನನ್ತರಂ ಸ ತತ್ಸ್ಯಾನಾತ್ ಪ್ರಸ್ಥಾಯ ತೇಷಾಂ ಭಜನಭವನಂ ಪ್ರವಿಷ್ಟವಾನ್,
 ತದಾನೀಮ್ ಏಕಃ ಶುಷ್ಕರಾಮಯವಾನ್ ಉಪಸ್ಥಿತವಾನ್ | 10 ತತೋ
 ಯೀಶುಮ್ ಅಪಪದಿತುಂ ಮಾನುಷಾಃ ಪಪ್ರಚ್ಛುಃ, ವಿಶ್ರಾಮವಾರೇ
 ನಿರಾಮಯತ್ಯಂ ಕರಣೀಯಂ ನ ವಾ? 11 ತೇನ ಸ ಪ್ರತ್ಯುವಾಚ,
 ವಿಶ್ರಾಮವಾರೇ ಯದಿ ಕಸ್ಯಚಿದ್ ಅಪಿ ಗರ್ತೃಪತತಿ, ತರ್ಹಿ ಯಸ್ಯಂ
 ಘೃತ್ವಾ ನ ತೋಲಯತಿ, ಏತಾದೃಶೋ ಮನುಜೋ ಯುಷ್ಮಾಕಂ
 ಮಧ್ಯೇ ಕ ಆಸ್ಯೇ? 12 ಅವೇ ಮಾರ್ನವಃ ಕಿಂ ನಹಿ ಶ್ರೇಯಾನ್? ಅತೋ
 ವಿಶ್ರಾಮವಾರೇ ಹಿತಕರ್ಮೈ ಕರ್ತೃವ್ಯಂ | 13 ಅನನ್ತರಂ ಸ ತಂ
 ಮಾನವಂ ಗದಿತವಾನ್, ಕರಂ ಪ್ರಸಾರಯ; ತೇನ ಕರೇ ಪ್ರಸಾರಿತೇ
 ಸೋನ್ಯಕರವತ್ ಸ್ತಸ್ಯೋಽಭವತ್ | 14 ತದಾ ಫಿರೂಶಿನೋ ಬಹಿರ್ಭೂಯ
 ಕಥಂ ತಂ ಹನಿಷ್ಯಾಮ ಇತಿ ಕುಮನ್ತುಣಾಂ ತತ್ಪ್ರಾತಿಕೂಲ್ಯೇನ ಚಕ್ರ |
 15 ತತೋ ಯೀಶುಸ್ತದ್ ವಿದಿತ್ವಾ ಸ್ಥಾನಾನ್ತರಂ ಗತವಾನ್; ಅನ್ಯೇಷು
 ಬಹುನರೇಷು ತತ್ಪ್ರಾಶ್ಚ ಗತೇಷು ತಾನ್ ಸ ನಿರಾಮಯಾನ್ ಕೃತ್ವಾ
 ಇತ್ಯಾಜ್ಞಾಪಯತ್, 16 ಯೂಯಂ ಮಾಂ ನ ಪರಿಚಾಯಯತ | 17
 ತಸ್ಮಾತ್ ಮಮ ಪ್ರೀಯೋ ಮನೋನೀತೋ ಮನಸಸ್ತುಷ್ಠಿಕಾರಕಃ |

ಮದೀಯಃ ಸೇವಕೋ ಯಸ್ತು ವಿದ್ಯತೇ ತಂ ಸಮೀಕ್ಷತಾಂ | ತಸ್ಮೋಪರಿ
ಸ್ವಕೀಯಾತ್ಮಾ ಮಯಾ ಸಂಸ್ಥಾಪಯಿಷ್ಯತೇ | ತೇನಾನ್ಯದೇಶಜಾತೇಷು
ವ್ಯವಸ್ಥಾ ಸಂಪ್ರಕಾಶ್ಯತೇ | 18 ಕೇನಾಪಿ ನ ವಿರೋಧಂ ಸ ವಿವಾದಂ
ಕರಿಷ್ಯತಿ | ನ ಚ ರಾಜಪಥೇ ತೇನ ವಚನಂ ಶ್ರಾವಯಿಷ್ಯತೇ | 19
ವ್ಯವಸ್ಥಾ ಚಲಿತಾ ಯಾವತ್ ನಹಿ ತೇನ ಕರಿಷ್ಯತೇ | ತಾವತ್ ನಲೋ
ವಿದೀರ್ಷೋಽಪಿ ಭಂಕ್ತೃತೇ ನಹಿ ತೇನ ಚ | ತಥಾ ಸಧೂಮವತ್ಪಿಞ್ಚ ನ ಸ
ನಿರ್ವಾಪಯಿಷ್ಯತೇ | 20 ಪ್ರತೌಶಾಶ್ಚ ಕರಿಷ್ಯನ್ನಿ ತನ್ಯಾಷ್ಟಿ ಭಿನ್ನದೇಶಜಾಃ | 21
ಯಾನ್ಯೇತಾನಿ ವಚನಾನಿ ಯಶಯಯಭವಿಷ್ಯದ್ವಾದಾನಿ ಪ್ರೋಕ್ತಾನ್ಯಾಸನ್,
ತಾನಿ ಸಫಲಾನ್ಯಭವನ್ | 22 ಅನನ್ತರಂ ಲೋಕೈ ಸ್ತತ್ಸಮೀಪಮ್ ಅನೀತೋ
ಭೂತಗ್ರಸ್ತಾನಮೂಕೈಕಮನುಜಸ್ತೇನ ಸ್ತಸ್ತೀಕೃತಃ, ತತಃ ಸೋಽನ್ಯೋ
ಮೂಕೋ ದ್ರಷ್ಟುಂ ವಕ್ತೃಣ್ಣಾಶ್ಚಿವಾನ್ | 23 ಅನೇನ ಸರ್ವೇ ವಿಸ್ತೀತಾಃ
ಕಥಯಾನ್ಯಾಕೃತಃ, ಏಷಃ ಕಿಂ ದಾಯೂದಃ ಸನ್ತಾನೋ ನಹಿ? 24 ಕಿನ್ತು
ಫಿರೂಶಿನಸ್ತತ್ ಶ್ರುತ್ವಾ ಗದಿತವನ್ತಃ, ಬಾಲ್ಯಬೂಬ್ಬಾಷ್ಟೋ ಭೂತರಾಜಸ್ಯ
ಸಾಹಾಯ್ಯಂ ವಿನಾ ನಾಯಂ ಭೂತಾನ್ ತ್ಯಾಜಯತಿ | 25 ತದಾನೀಂ
ಯೇಶುಸ್ತೇಷಾಮ್ ಇತಿ ಮಾನಸಂ ವಿಜ್ಞಾಯ ತಾನ್ ಅವದತ್ ಕಿಞ್ಚನ
ರಾಜ್ಯಂ ಯದಿ ಸ್ವವಿಪಕ್ಷಾದ್ ಭಿದ್ಯತೇ, ತರ್ಹಿ ತತ್ ಉಚ್ಯತೇ; ಯಚ್ಚ
ಕಿಞ್ಚನ ನಗರಂ ವಾ ಗೃಹಂ ಸ್ವವಿಪಕ್ಷಾದ್ ವಿಭಿದ್ಯತೇ, ತತ್ ಸ್ಥಾತುಂ
ನ ಶಕ್ನೋತಿ | 26 ತದ್ವತ್ ಶಯತಾನೋ ಯದಿ ಶಯತಾನಂ ಬಹಿಃ
ಕೃತ್ವಾ ಸ್ವವಿಪಕ್ಷಾತ್ ಪೃಥಕ್ ಪೃಥಕ್ ಭವತಿ, ತರ್ಹಿ ತಸ್ಯ ರಾಜ್ಯಂ ಕೇನ
ಪ್ರಕಾರೇಣ ಸ್ವಾಸ್ಯತಿ? 27 ಅಹಂ ಯದಿ ಬಾಲ್ಯಬೂಬಾ ಭೂತಾನ್
ತ್ಯಾಜಯಾಮಿ, ತರ್ಹಿ ಯುಷ್ಮಾಕಂ ಸನ್ತಾನಾಃ ಕೇನ ಭೂತಾನ್ ತ್ಯಾಜಯನ್ತಿ?
ತಸ್ಮಾದ್ ಯುಷ್ಮಾಕಮ್ ಏತದ್ವಿಚಾರಯಿತಾರಸ್ತ ಏವ ಭವಿಷ್ಯನ್ನಿ | 28
ಕಿನ್ತವಹಂ ಯದೀಶ್ವರಾತ್ಮನಾ ಭೂತಾನ್ ತ್ಯಾಜಯಾಮಿ, ತರ್ಹೀಶ್ವರಸ್ಯ
ರಾಜ್ಯಂ ಯುಷ್ಮಾಕಂ ಸನ್ನಿಧಿಮಾಗತವತ್ | 29 ಅನ್ಯಾಃ ಕೋಪಿ ಬಲವನ್ತ
ಜನಂ ಪ್ರಥಮತೋ ನ ಬದ್ಧ್ವಾ ಕೇನ ಪ್ರಕಾರೇಣ ತಸ್ಯ ಗೃಹಂ ಪ್ರವಿಶ್ಯ
ತದ್ರವ್ಯಾದಿ ಲೋರಯಿತುಂ ಶಕ್ನೋತಿ? ಕಿನ್ತು ತತ್ ಕೃತ್ವಾ ತದೀಯಗ್ಯಸ್ಯ
ದ್ರವ್ಯಾದಿ ಲೋರಯಿತುಂ ಶಕ್ನೋತಿ | 30 ಯಃ ಕಶ್ಚಿತ್ ಮಮ ಸ್ವಪಕ್ಷೀಯೋ
ನಹಿ ಸ ವಿಪಕ್ಷೀಯ ಆಸ್ಯೇ, ಯಶ್ಚ ಮಯಾ ಸಾಕಂ ನ ಸಂಗೃಹ್ಣಾತಿ,
ಸ ವಿಕಿರತಿ | 31 ಅತಃವ ಯುಷ್ಮಾನಹಂ ವದಾಮಿ, ಮನುಜಾನಾಂ
ಸರ್ವಪ್ರಕಾರಪಾಪಾನಾಂ ನಿನ್ಯಾಯಾಶ್ಚ ಮರ್ಷಣಂ ಭವಿತುಂ ಶಕ್ನೋತಿ, ಕಿನ್ತು
ಪವಿತ್ರಸ್ವಾತ್ಮನೋ ವಿರುದ್ಧನಿನ್ಯಾಯಾ ಮರ್ಷಣಂ ಭವಿತುಂ ನ ಶಕ್ನೋತಿ |
32 ಯೋ ಮನುಜಸತಸ್ಯ ವಿರುದ್ಧಾಂ ಕಥಾಂ ಕಥಯತಿ, ತಸ್ಯಾಪರಾಧಸ್ಯ
ಕ್ಷಮಾ ಭವಿತುಂ ಶಕ್ನೋತಿ, ಕಿನ್ತು ಯಃ ಕಶ್ಚಿತ್ ಪವಿತ್ರಸ್ವಾತ್ಮನೋ ವಿರುದ್ಧಾಂ
ಕಥಾಂ ಕಥಯತಿ ನೇಹಲೋಕೇ ನ ಪ್ರೇತ್ಯ ತಸ್ಯಾಪರಾಧಸ್ಯ ಕ್ಷಮಾ ಭವಿತುಂ
ಶಕ್ನೋತಿ | (aiṛṇ g165) 33 ಪಾದಪಂ ಯದಿ ಭದ್ರಂ ವದಥ, ತರ್ಹಿ ತಸ್ಯ
ಫಲಮಪಿ ಸಾಧು ವಕ್ತವ್ಯಂ, ಯದಿ ಚ ಪಾದಪಂ ಅಸಾಧುಂ ವದಥ,
ತರ್ಹಿ ತಸ್ಯ ಫಲಮಪ್ಯಸಾಧು ವಕ್ತವ್ಯಂ; ಯತಃ ಸ್ತ್ರೀಯಸ್ತ್ರೀಯಫಲೇನ
ಪಾದಪಃ ಪರಿಚೇಯತೇ | 34 ರೇ ಭುಜಗವಂತಾ ಯೂಯಮಸಾಧವಃ
ಸನ್ತಃ ಕಥಂ ಸಾಧು ವಾಕ್ಯಂ ವಕ್ತುಂ ಶಕ್ಯಥ? ಯಸ್ಮಾದ್ ಅನ್ತಃಕರಣಸ್ಯ
ಪೂರ್ಣಭಾವಾನುಸಾರಾದ್ ವದನಾದ್ ವಚೋ ನಿರ್ಗಚ್ಛತಿ | 35 ತೇನ
ಸಾಧುಮಾರ್ಗನಿರ್ವೋಽನ್ತಃಕರಣರೂಪಾತ್ ಸಾಧುಭಾಷ್ಣಾಗಾರಾತ್ ಸಾಧು
ದ್ರವ್ಯಂ ನಿರ್ಗಮಯತಿ, ಅಸಾಧುಮಾರ್ಗನುಷ್ಠಸ್ಯ ಸಾಧುಭಾಷ್ಣಾಗಾರಾದ್
ಅಸಾಧುವಸ್ತುನಿ ನಿರ್ಗಮಯತಿ | 36 ಕಿನ್ತವಹಂ ಯುಷ್ಮಾನ್

ವದಾಮಿ, ಮನುಜಾ ಯಾವನ್ಮಾಲಸ್ಯವಚಾಂಸಿ ವದನ್ನಿ, ವಿಚಾರದಿನೇ
ತದುತ್ತರಮವಶ್ಯಂ ದಾತವ್ಯಂ, 37 ಯತಸ್ತಂ ಸ್ತ್ರೀಯವಚೋಭಿ
ನಿರಪರಾಧಃ ಸ್ತ್ರೀಯವಚೋಭಿಶ್ಚ ಸಾಪರಾಧೋ ಗಣಿಷ್ಯಸೇ | 38
ತದಾನೀಂ ಕತಿಪಯಾ ಉಪಾಧ್ಯಾಯಾಃ ಫಿರೂಶಿನಶ್ಚ ಜಗದುಃ, ಹೇ
ಗುರೋ ವಯಂ ಭವತ್ತಃ ಕಿಞ್ಚನ ಲಕ್ಷ್ಮ ದಿದೃಕ್ಷಾಮಃ | 39 ತದಾ ಸ
ಪ್ರತ್ಯುಕ್ತವಾನ್, ದುಷ್ಟೋ ವ್ಯಭಿಚಾರೀ ಚ ವಂಶೋ ಲಕ್ಷ್ಮ ಮೃಗಯತೇ,
ಕಿನ್ತು ಭವಿಷ್ಯದ್ವಾದಿನೋ ಯೂನಸೋ ಲಕ್ಷ್ಮ ವಿಹಾಯಾನ್ಯತ್ ಕಿಮಪಿ
ಲಕ್ಷ್ಮ ತೇ ನ ಪ್ರದರ್ಶಯಿಷ್ಯಂತೇ | 40 ಯತೋ ಯೂನಮ್ ಯಥಾ
ತ್ಯೂಹೋರಾತ್ರಂ ಬೃಹನ್ನೀನಸ್ಯ ಕುಕ್ಷಾವಾಸೀತ್, ತಥಾ ಮನುಜಪುತ್ರೋಪಿ
ತ್ಯೂಹೋರಾತ್ರಂ ಮೇದಿನ್ಯಾ ಮಧ್ಯೇ ಸ್ವಾಸ್ಯತಿ | 41 ಅಪರಂ ನೀನೀವೀಯಾ
ಮಾನವಾ ವಿಚಾರದಿನ ಏತದ್ವಂಶೀಯಾನಾಂ ಪ್ರತಿಕೂಲಮ್ ಉತ್ಪಾಯ
ತಾನ್ ದೋಷಿಣಃ ಕರಿಷ್ಯನ್ನಿ, ಯಸ್ಮಾತ್ತೇ ಯೂನಸ ಉಪದೇಶಾತ್ ಮನಾಂಸಿ
ಪರಾವರ್ತಯಾಶ್ಚಿರೇ, ಕಿನ್ತವ್ತ ಯೂನಸೋಪಿ ಗುರುತರ ಏಕ ಆಸ್ಯೇ |
42 ಪುನಶ್ಚ ದಕ್ಷಿಣದೇಶೀಯಾ ರಾಜ್ಞೀ ವಿಚಾರದಿನ ಏತದ್ವಂಶೀಯಾನಾಂ
ಪ್ರತಿಕೂಲಮುತ್ಪಾಯ ತಾನ್ ದೋಷಿಣಃ ಕರಿಷ್ಯತಿ ಯತಃ ಸಾ ರಾಜ್ಞೀ
ಸುಲೇಮನೋ ವಿದ್ಯಾಯಾಃ ಕಥಾಂ ಶ್ರೋತುಂ ಮೇದಿನ್ಯಾಃ ಸೀಮ್ನ ಆಗಚ್ಛತ್,
ಕಿನ್ತು ಸುಲೇಮನೋಪಿ ಗುರುತರ ಏಕೋ ಜನೋಽಶ್ಚ ಆಸ್ಯೇ | 43 ಅಪರಂ
ಮನುಜಾದ್ ಬಹಿರ್ಗತೋ ಽಪವಿತ್ರಭೂತಃ ಶುಷ್ಕಸ್ಥಾನೇನ ಗತ್ವಾ ವಿಶ್ರಾಮಂ
ಗವೇಷಯತಿ, ಕಿನ್ತು ತದಲಭಮಾನಃ ಸ ವಕ್ತಿ, ಯಸ್ಮಾಃ ನಿಕೇತನಾದ್
ಆಗಮಂ, ತದೇವ ವೇಶ್ಯ ಪಕಾವೃತ್ಯ ಯಾಮಿ | 44 ಪಶ್ಚಾತ್ ಸ ತತ್
ಸ್ಥಾನಮ್ ಉಪಸ್ಥಾಯ ತತ್ ಶೂನ್ಯಂ ಮಾರ್ಜಿತಂ ಶೋಭಿತಶ್ಚ ವಿಲೋಕ್ಯ
ವ್ರಜನ್ ಸ್ವತೋಪಿ ದುಷ್ಟತರಾನ್ ಅನ್ಯಸಪ್ತಭೂತಾನ್ ಸಜ್ಜಿನಃ ಕರೋತಿ | 45
ತತಸ್ತೇ ತತ್ ಸ್ಥಾನಂ ಪ್ರವಿಶ್ಯ ನಿವಸನ್ನಿ, ತೇನ ತಸ್ಯ ಮನುಜಸ್ಯ ಶೇಷದಶಾ
ಪೂರ್ವದಶಾತೋತೀವಾಶುಭಾ ಭವತಿ, ಏತೇಷಾಂ ದುಷ್ಟವಂಶ್ಯಾನಾಮಪಿ
ತಥೈವ ಘಟಿಷ್ಯತೇ | 46 ಮಾನವೇಭ್ಯಃ ಬಹುಶಾಂ ಕಥನಾಂ ಕಥನಕಾಲೇ ತಸ್ಯ
ಮತಾ ಸಹಜಾಶ್ಚ ತೇನ ಸಾಕಂ ಕಾಞ್ಚಿತ್ ಕಥಾಂ ಕಥಯಿತುಂ ವಾಞ್ಚಿನ್ತೋ
ಬಹಿರೇವ ಸ್ಥಿತವನ್ತಃ | 47 ತತಃ ಕಶ್ಚಿತ್ ತಸ್ಮೈ ಕಥಿತವಾನ್, ಪಶ್ಯ ತವ ಜನನೀ
ಸಹಜಾಶ್ಚ ತ್ವಯಾ ಸಾಕಂ ಕಾಞ್ಚನ ಕಥಾಂ ಕಥಯಿತುಂ ಕಾಮಯಮಾನಾ
ಬಹಿಸ್ಥಿಷ್ಯನ್ನಿ | 48 ಕಿನ್ತು ಸ ತಂ ಪ್ರತ್ಯವದತ್, ಮಮ ಕಾ ಜನನೀ? ಕೇ
ವಾ ಮಮ ಸಹಜಾ? 49 ಪಶ್ಚಾತ್ ಶಿಷ್ಯಾನ್ ಪ್ರತಿ ಕರಂ ಪ್ರಸಾರ್ಯುಃ
ಕಥಿತವಾನ್, ಪಶ್ಯ ಮಮ ಜನನೀ ಮಮ ಸಹಜಾಶ್ಚೈತೇ; 50 ಯಃ ಕಶ್ಚಿತ್
ಮಮ ಸ್ವರ್ಗಸ್ಯ ಪಿತುರಿಷ್ಟಂ ಕರ್ಮ್ಯ ಕುರುತೇ, ಸಏವ ಮಮ ಭ್ರಾತಾ
ಭಗಿನೀ ಜನನೀ ಚ |

13 ಅಪರಂಶ್ಚ ತಸ್ಮಿನ್ ದಿನೇ ಯೀಶುಃ ಸದ್ವನೋ ಗತ್ವಾ ಸರಿತ್ವತೇ
ರೋಧಸಿ ಸಮುಪವಿವೇಶ | 2 ತತ್ ತತ್ಪನ್ನಿಧೌ ಬಹುಜನಾನಾಂ
ನಿವಹೋಪಸ್ಥಿತೇಃ ಸ ತರಣಿಮಾರುಹ್ಯ ಸಮುಪಾವಿಶತ್, ತೇನ ಮಾನವಾ
ರೋಧಸಿ ಸ್ಥಿತವನ್ತಃ | 3 ತದಾನೀಂ ಸ ದ್ಯುಷ್ಟಾನ್ಯಸ್ತಾನ್ ಇತ್ಥಂ
ಬಹುಶ ಉಪದಿಷ್ಟವಾನ್ | ಪಶ್ಯತ, ಕಶ್ಚಿತ್ ಕೃಷೀವಲೋ ಬೀಜಾನಿ
ವಪ್ತುಂ ಬಹಿರ್ಜಗಾಮ, 4 ತಸ್ಯ ವಪನಕಾಲೇ ಕತಿಪಯಬೀಜೇಷು
ಮಾರ್ಗಪಾರ್ಶ್ವೇ ಪತಿತೇಷು ವಿಹಗಾಸ್ತಾನಿ ಭಕ್ಷಿತವನ್ತಃ | 5 ಅಪರಂ
ಕತಿಪಯಬೀಜೇಷು ಸ್ತೋಕಮ್ಯುದ್ಯುಕ್ತಪಾಷಾಣೇ ಪತಿತೇಷು ಮೃದಲ್ಪತ್ವಾತ್
ತತ್ಕ್ಷಣಾತ್ ತಾನ್ಯುಜ್ಜುಹಿರಾನ್, 6 ಕಿನ್ತು ರವಾವುದಿತೇ ದಗ್ಧಾನಿ

ತೇಷಾಂ ಮೂಲಾಪ್ರವಿಷ್ಟತ್ವಾತ್ ಶುಷ್ಕತಾಂ ಗತಾನಿ ಚ | 7 ಅಪರಂ ಕತಿಪಯಬೀಜೇಷು ಕಣ್ಣುಕಾನಾಂ ಮಧ್ಯೇ ಪತಿತೇಷು ಕಣ್ಣುಕಾನ್ಯೇಧಿತ್ವಾ ತಾನಿ ಜಗ್ರಸುಃ | 8 ಅಪರಂ ಕತಿಪಯಬೀಜಾನಿ ಉರ್ವರಾಯಾಂ ಪತಿತಾನಿ; ತೇಷಾಂ ಮಧ್ಯೇ ಕಾನಿಚಿತ್ ಶತಗುಣಾನಿ ಕಾನಿಚಿತ್ ಷಷ್ಟಿಗುಣಾನಿ ಕಾನಿಚಿತ್ ತ್ರಿಂಶದುಂಶಾನಿ ಫಲಾನಿ ಫಲಿತವನ್ | 9 ಶ್ರೋತುಂ ಯಸ್ಯ ಶ್ರುತೀ ಆಸಾತೇ ಸ ಶೃಣುಯಾತ್ | 10 ಅನನ್ತರಂ ಶಿಷ್ಯೋರಾಗತ್ಯ ಸೋಪ್ಯಚ್ಛ್ಯತ, ಭವತಾ ತೇಭ್ಯಃ ಕುತೋ ದೃಷ್ಟಾನ್ತಕಥಾ ಕಥ್ಯತೇ? 11 ತತಃ ಸ ಪ್ರತ್ಯವದತ್, ಸ್ವರ್ಗರಾಜ್ಯಸ್ಯ ನಿಗೂಢಾಂ ಕಥಾಂ ವೇದಿತುಂ ಯುಷ್ಮಭ್ಯಂ ಸಾಮರ್ಥ್ಯಮದಾಯಿ, ಕಿನ್ನು ತೇಭ್ಯೋ ನಾದಾಯಿ | 12 ಯಸ್ಮಾದ್ ಯಸ್ಯಾನ್ತಿಕೇ ವರ್ಧತೇ, ತಸ್ಮಾಯೇವ ದಾಯಿಷ್ಯತೇ, ತಸ್ಮಾತ್ ತಸ್ಯ ಬಾಹುಲ್ಯಂ ಭವಿಷ್ಯತಿ, ಕಿನ್ನು ಯಸ್ಯಾನ್ತಿಕೇ ನ ವರ್ಧತೇ, ತಸ್ಯ ಯತ್ ಕಿಚ್ಚನಾಸ್ತೇ, ತದಪಿ ತಸ್ಮಾದ್ ಆದಾಯಿಷ್ಯತೇ | 13 ತೇ ಪಶ್ಯನ್ನೋಪಿ ನ ಪಶ್ಯನ್ತಿ, ಶೃಣ್ವನ್ನೋಪಿ ನ ಶೃಣ್ವನ್ತಿ, ಬುದ್ಧಮಾನಾ ಅಪಿ ನ ಬುದ್ಧನ್ತೇ ಚ, ತಸ್ಮಾತ್ ತೇಭ್ಯೋ ದೃಷ್ಟಾನ್ತಕಥಾ ಕಥ್ಯತೇ | 14 ಯಥಾ ಕರ್ಣ್ಯಃ ಶ್ರೋಷ್ಯಥ ಯೂಯಂ ವೈ ಕಿನ್ನು ಯೂಯಂ ನ ಭೋತ್ಸ್ಯಥ | ನೇತ್ರೈರ್ವಕ್ಷ್ಯಥ ಯೂಯಂ ಚ ಪರಿಜ್ಞಾತುಂ ನ ಶಕ್ಯಥ | ತೇ ಮಾನುಷಾ ಯಥಾ ನೈವ ಪರಿಪಶ್ಯನ್ತಿ ಲೋಚನೈಃ | ಕರ್ಣೈ ಯಥಾ ನ ಶೃಣ್ವನ್ತಿ ನ ಬುದ್ಧನ್ತೇ ಚ ಮಾನಸೈಃ | ವ್ಯಾವರ್ತಿತೇಷು ಚಿತ್ರೇಷು ಕಾಲೇ ಕುತಾಪಿ ತೈವನ್ತೇಃ | ಮತ್ತಸ್ಯೇ ಮನುಜಾಃ ಸ್ವಸ್ಥಾ ಯಥಾ ನೈವ ಭವನ್ತಿ ಚ | ತಥಾ ತೇಷಾಂ ಮನುಷ್ಯಾಣಾಂ ತ್ರಿಯನ್ತೇ ಸ್ಥೂಲಬುದ್ಧಯಃ | ಬಧಿರೀಭೂತಕರ್ಣಾಶ್ಚ ಚಾತಾಶ್ಚ ಮುದ್ರಿತಾ ದೃಶಃ | 15 ಯದೇತಾನಿ ವಚನಾನಿ ಯಿಶಯಿಯಭವಿಷ್ಯದ್ವಾದಿನಾ ಪ್ರೋಕ್ತಾನಿ ತೇಷು ತಾನಿ ಫಲನ್ತಿ | 16 ಕಿನ್ನು ಯುಷ್ಮಾಕಂ ನಯನಾನಿ ಧನ್ಯಾನಿ, ಯಸ್ಮಾತ್ ತಾನಿ ವೀಕ್ಷಂತೇ; ಧನ್ಯಾಶ್ಚ ಯುಷ್ಮಾಕಂ ಶಬ್ದಗ್ರಹಾಃ, ಯಸ್ಮಾತ್ ತೈರಾಕರ್ಣ್ಯತೇ | 17 ಮಯಾ ಯೂಯಂ ತಥ್ಯಂ ವಚಾಮಿ ಯುಷ್ಮಾಭಿ ಯದ್ವದ್ ವೀಕ್ಷತೇ, ತದ್ ಬಹವೋ ಭವಿಷ್ಯದ್ವಾದಿನೋ ಧಾರ್ಮಿಕಾಶ್ಚ ಮಾನವಾ ದಿದೃಕ್ಷನ್ನೋಪಿ ದ್ರಷ್ಟುಂ ನಾಲಭನ್ತಿ, ಪುನಶ್ಚ ಯೂಯಂ ಯದ್ಯತ್ ಶೃಣುಥ, ತತ್ ತೇ ಶುಶ್ರೂಷಮಾಣಾ ಅಪಿ ಶ್ರೋತುಂ ನಾಲಭನ್ತಿ | 18 ಕೃಷೀವಲೀಯದೃಷ್ಟಾನ್ತಸ್ಯಾರ್ಥಂ ಶೃಣುತ | 19 ಮಾರ್ಗಪಾರ್ಶ್ವೇ ಬೀಜಾನ್ಯುಪ್ಪಾನಿ ತಸ್ಮಾರ್ಥ ಏಷಃ, ಯದಾ ಕಶ್ಚಿತ್ ರಾಜ್ಯಸ್ಯ ಕಥಾಂ ನಿಶಮ್ಯ ನ ಬುದ್ಧತೇ, ತದಾ ಪಾಪಾತ್ಮಾಗತ್ಯ ತದೀಯಮನಸ ಉಪ್ಪಾಂ ಕಥಾಂ ಹರನ್ ನಯತಿ | 20 ಅಪರಂ ಪಾಪಾಣಸ್ಥಲೇ ಬೀಜಾನ್ಯುಪ್ಪಾನಿ ತಸ್ಮಾರ್ಥ ಏಷಃ; ಕಶ್ಚಿತ್ ಕಥಾಂ ಶ್ರುತ್ವೈವ ಹರ್ಷಚಿತ್ತೇನ ಗೃಹ್ಣಾತಿ, 21 ಕಿನ್ನು ತಸ್ಯ ಮನಸಿ ಮೂಲಾಪ್ರವಿಷ್ಟತ್ವಾತ್ ಸ ಕಿಚ್ಚಿತ್ಕಾಲಮಾತ್ರಂ ಸ್ಥಿರಸ್ಥಿತ್ವತಿ; ಪಶ್ಚಾತ್ ತತ್ಕಥಾಕಾರಣಾತ್ ಕೋಪಿ ಕ್ಷೇಸ್ತಾಡನಾ ವಾ ಚೇತ್ ಜಾಯತೇ, ತರ್ಹಿ ಸ ತತ್ಕಥಾನ್ ವಿಘ್ನೇಮತಿ | 22 ಅಪರಂ ಕಣ್ಣುಕಾನಾಂ ಮಧ್ಯೇ ಬೀಜಾನ್ಯುಪ್ಪಾನಿ ತದರ್ಥ ಏಷಃ; ಕೇನಚಿತ್ ಕಥಾಯಾಂ ಶ್ರುತಾಯಾಂ ಸಾಂಸಾರಿಕಚಿನ್ಮಾಭಿ ಭ್ರಾನ್ತಿಭಿಶ್ಚ ಸಾ ಗ್ರಸ್ತತೇ, ತೇನ ಸಾ ಮಾ ವಿಫಲಾ ಭವತಿ | (aiṅ 165) 23 ಅಪರಮ್ ಉರ್ವರಾಯಾಂ ಬೀಜಾನ್ಯುಪ್ಪಾನಿ ತದರ್ಥ ಏಷಃ; ಯೇ ತಾಂ ಕಥಾಂ ಶ್ರುತ್ವಾ ವುದ್ಧನ್ತೇ, ತೇ ಫಲಿತಾಃ ಸನ್ತಃ ಕೇಚಿತ್ ಶತಗುಣಾನಿ ಕೇಚಿತ್ ಷಷ್ಟಿಗುಣಾನಿ ಕೇಚಿತ್ ತ್ರಿಂಶದುಂಶಾನಿ ಫಲಾನಿ ಜನಯನ್ತಿ | 24 ಅನನ್ತರಂ ಸೋಪರಾಮೇಕಾಂ ದೃಷ್ಟಾನ್ತಕಥಾಮುಪಸೃಷ್ಟ್ಯ ತೇಭ್ಯಃ ಕಥಯಾಮಾಸ; ಸ್ವರ್ಗೀಯರಾಜ್ಯಂ ತಾದೃಶೇನ ಕೇನಚಿದ್ ಗೃಹಸ್ಥೇನೋಪಮೀಯತೇ, ಯೇನ ಸ್ತ್ರೀಯಕ್ಷೇತ್ರೇ ಪ್ರಶಸ್ತಬೀಜಾನ್ಯುಪ್ಪನ್ತಿ | 25 ಕಿನ್ನು ಕ್ಷಣದಾಯಾಂ ಸಕಲಲೋಕೇಷು ಸುಷ್ಪೇಷು ತಸ್ಯ ರಿಪುರಾಗತ್ಯ

ತೇಷಾಂ ಗೋಧೂಮಬೀಜಾನಾಂ ಮಧ್ಯೇ ವನ್ಯಯವಮಬೀಜಾನ್ಯುಪ್ಪಾ ವವ್ರಾಜ | 26 ತತೋ ಯದಾ ಬೀಜೇಭ್ಯೋಽಚ್ಚರಾ ಜಾಯಮಾನಾಃ ಕಣಿಶಾನಿ ಘೃತವನ್ತಃ; ತದಾ ವನ್ಯಯವಸಾನ್ಯಪಿ ದೃಶ್ಯಮಾನಾನ್ಯಭವನ್ | 27 ತತೋ ಗೃಹಸ್ಥಸ್ಯ ದಾಸೀಯಾ ಆಗಮ್ಯ ತಸ್ಮೈ ಕಥಯಾಚ್ಛುಕ್ತಃ, ಹೇ ಮಹೇಶ್ವ, ಭವತಾ ಕಿಂ ಕ್ಷೇತ್ರೇ ಭದ್ರಬೀಜಾನಿ ನೌಪ್ಯನ್ತ? ತಥಾಶ್ಚೇ ವನ್ಯಯವಸಾನಿ ಕೃತ ಆಯನ್? 28 ತದಾನೀಂ ತೇನ ತೇ ಪ್ರತಿಗದಿತಾಃ, ಕೇನಚಿತ್ ರಿಪುಣಾ ಕರ್ಮದಮಕಾರಿ | ದಾಸೀಯಾಃ ಕಥಯಾಮಾಸುಃ, ವಯಂ ಗತಾ ತಾನ್ಯುತ್ಪಾಯ್ಯ ಕ್ಷಿಪಾಮೋ ಭವತಃ ಕೀದೃಶೀಚ್ಛಾ ಜಾಯತೇ? 29 ತೇನಾವಾದಿ, ನಪಿ, ಶಙ್ಕೇಽಹಂ ವನ್ಯಯವಸೋತ್ಪಾಟನಕಾಲೇ ಯುಷ್ಮಾಭಿಷ್ಟೇಃ ಸಾಕಂ ಗೋಧೂಮಾ ಅಪ್ಯುತ್ಪಾಟಿಷ್ಯಂತೇ | 30 ಅತಃ ಶ್ರುಕ್ತರ್ತನಕಾಲಂ ಯಾವದ್ ಉಭಯಾನ್ಯಪಿ ಸಹ ವರ್ಧನ್ತಾಂ, ಪಶ್ಚಾತ್ ಕರ್ತೃನಕಾಲೇ ಕರ್ತೃಕಾನ್ ವಕ್ಷ್ಯಾಮಿ, ಯೂಯಮಾದೌ ವನ್ಯಯವಸಾನಿ ಸಂಗೃಹ್ಯ ದಾಹಯಿತುಂ ವೀಟಿಕಾ ಬದ್ಧಾ ಸ್ಥಾಪಯತ; ಕಿನ್ನು ಸರ್ವೇ ಗೋಧೂಮಾ ಯುಷ್ಮಾಭಿ ಭಾಣಾಗಾರಂ ನೀತ್ವಾ ಸ್ಥಾಪ್ಯನ್ತಾಮ್ | 31 ಅನನ್ತರಂ ಸೋಪರಾಮೇಕಾಂ ದೃಷ್ಟಾನ್ತಕಥಾಮುತ್ಪಾಪ್ಯ ತೇಭ್ಯಃ ಕಥಿತವಾನ್ ಕಶ್ಚಿನ್ಮನುಜಃ ಸರ್ಷಪಬೀಜಮೇಕಂ ನೀತ್ವಾ ಸ್ವಕ್ಷೇತ್ರ ಉವಾಪ | 32 ಸರ್ಷಪಬೀಜಂ ಸರ್ವ್ವಸ್ಮಾದ್ ಬೀಜಾತ್ ಕ್ಷುದ್ರಮಪಿ ಸದಜ್ಜುರಿತಂ ಸರ್ವ್ವಸ್ಮಾತ್ ಶಾಕಾತ್ ಬೃಹದ್ ಭವತಿ; ಸ ತಾದ್ಯಶಸ್ತರು ಭವತಿ, ಯಸ್ಯ ಶಾಖಾಸು ನಭಸಃ ಖಗಾ ಆಗತ್ಯ ನಿವಸನ್ತಿ; ಸ್ವರ್ಗೀಯರಾಜ್ಯಂ ತಾದ್ಯಶಸ್ತ ಸರ್ಷಪೈಕಸ್ಯ ಸಮಮ್ | 33 ಪುನರಪಿ ಸ ಉಪಮಾಕಥಾಮೇಕಾಂ ತೇಭ್ಯಃ ಕಥಯಾಚ್ಛುಕ್ತಃ; ಕಾಚನ ಯೋಷಿತ್ ಯತ್ ಕಿಣ್ಣಮಾದಾಯ ದ್ರೋಣತ್ರಯಮಿ ತಗೋಧೂಮಚೂರ್ಣಾನಾಂ ಮಧ್ಯೇ ಸರ್ವೇಷಾಂ ಮಿಶ್ರಿಭವನಪರ್ಯಂತಂ ಸಮಾಚ್ಛಾದ್ಯ ನಿಧತ್ರವತೀ, ತತ್ಕಿಣ್ಣಮಿವ ಸ್ವರ್ಗರಾಜ್ಯಂ | 34 ಇತ್ಯಂ ಯೀಶು ಮನುಜನಿವಹಾನಾಂ ಸನ್ನಿಧಾವುಪಮಾಕಥಾಭಿರೇತಾನ್ಯಾಖ್ಯಾನಾನಿ ಕಥಿತವಾನ್ ಉಪಮಾಂ ವಿನಾ ತೇಭ್ಯಃ ಕಿಮಪಿ ಕಥಾಂ ನಾಕಥಯತ್ | 35 ಏತೇನ ದೃಷ್ಟಾನ್ತೀಯೇನ ವಾಕ್ಯೇನ ವ್ಯಾದಾಯ ವದನಂ ನಿಜಂ | ಅಹಂ ಪ್ರಕಾಶಯಿಷ್ಯಾಮಿ ಗುಪ್ತಮಾಕಂ ಪುರಾಭವಂ | ಯದೇತದ್ವಚನಂ ಭವಿಷ್ಯದ್ವಾದಿನಾ ಪ್ರೋಕ್ತಮಾಸೀತ್, ತತ್ ಸಿದ್ಧಮಭವತ್ | 36 ಸರ್ವ್ವಾನ್ ಮನುಜಾನ್ ವಿಸೃಜ್ಯ ಯೀಶೌ ಗೃಹಂ ಪ್ರವಿಷ್ಟೇ ತಚ್ಚಿಷ್ಯಾ ಆಗತ್ಯ ಯೀಶವೇ ಕಥಿತವನ್ತಃ, ಕ್ಷೇತ್ರಸ್ಯ ವನ್ಯಯವಸೀಯದೃಷ್ಟಾನ್ತಕಥಾಮ್ ಭವಾನ ಅಸ್ಮಾನ್ ಸ್ವಕ್ಷೀಕೃತ್ಯ ವದತು | 37 ತತಃ ಸ ಪ್ರತ್ಯುಪಾಚ, ಯೇನ ಭದ್ರಬೀಜಾನ್ಯುಪ್ಪನ್ತೇ ಸ ಮನುಜಪುತ್ರಃ, 38 ಕ್ಷೇತ್ರಂ ಜಗತ್, ಭದ್ರಬೀಜಾನೀ ರಾಜ್ಯಸ್ಯ ಸನ್ತಾನಾಃ, 39 ವನ್ಯಯವಸಾನಿ ಪಾಪಾತ್ಮನಃ ಸನ್ತಾನಾಃ | ಯೇನ ರಿಪುಣಾ ತಾನ್ಯುಪ್ಪಾನಿ ಸ ಶಯತಾನಃ, ಕರ್ತೃನಸಮಯಶ್ಚ ಜಗತಃ ಶೇಷಃ, ಕರ್ತೃಕಾಃ ಸ್ವರ್ಗೀಯದೂತಾಃ | (aiṅ 165) 40 ಯಥಾ ವನ್ಯಯವಸಾನಿ ಸಂಗೃಹ್ಯ ದಾಹ್ಯಂತೇ, ತಥಾ ಜಗತಃ ಶೇಷೇ ಭವಿಷ್ಯತಿ; (aiṅ 165) 41 ಅರ್ಥಾತ್ ಮನುಜಸುತಃ ಸ್ವಾಯದೂತಾನ್ ಪ್ರೇಷಯಿಷ್ಯತಿ, ತೇನ ತೇ ಚ ತಸ್ಯ ರಾಜ್ಯಾತ್ ಸರ್ವ್ವಾನ್ ವಿಘ್ನಕಾರಿಣೋಽಧಾರ್ಮೀಕಲೋಕಾಂಶ್ಚ ಸಂಗೃಹ್ಯ 42 ಯತ್ರ ರೋದನಂ ದನ್ಯಘರ್ಷಣಾಶ್ಚ ಭವತಿ, ತತ್ಪ್ರಾಕುಕ್ಷೇ ನೀಕ್ಷೇಪ್ಯನ್ತಿ | 43 ತದಾನೀಂ ಧಾರ್ಮೀಕಲೋಕಾಃ ಸ್ವೇಷಾಂ ಪಿತೂ ರಾಜ್ಯೇ ಭಾಸ್ವರಇವ ತೇಜಸ್ವಿನೋ ಭವಿಷ್ಯನ್ತಿ | ಶ್ರೋತುಂ ಯಸ್ಯ ಶ್ರುತೀ ಆಸಾತೇ, ಮ ಶೃಣುಯಾತ್ | 44 ಅಪರಂ ಕ್ಷೇತ್ರಮಧ್ಯೇ ನಿಧಿಂ ಪ್ರಪ್ಯನ್ ಯೋ

ಗೋಪಯತಿ, ತತಃ ಪರಂ ಸಾನಂದೋ ಗತ್ವಾ ಸ್ವೀಯಸರ್ವಸ್ವಂ ವಿಕ್ರೀಯ
 ತ್ತಕ್ಷೇತ್ರಂ ಕ್ರೀಣಾತಿ, ಸ ಇವ ಸ್ವರ್ಗರಾಜ್ಯಂ | 45 ಅನ್ಯಾ ಯೋ ವಚಿಕೆ
 ಉತ್ತಮಾಂ ಮುಕ್ತಾಂ ಗವೇಷಯನ್ 46 ಮಹಾರ್ಥಾಂ ಮುಕ್ತಾಂ ವಿಲೋಕ್ಯ
 ನಿಜಸರ್ವಸ್ವಂ ವಿಕ್ರೀಯ ತಾಂ ಕ್ರೀಣಾತಿ, ಸ ಇವ ಸ್ವರ್ಗರಾಜ್ಯಂ | 47
 ಪುನಶ್ಚ ಸಮುದ್ರೋ ನಿಕ್ಷಿಪ್ತಃ ಸರ್ವಪ್ರಕಾರಮೀನಸಂಗ್ರಾಹ್ಯಾನಾಯಇವ
 ಸ್ವರ್ಗರಾಜ್ಯಂ | 48 ತಸ್ಮಿನ್ ಆನಾಯೇ ಪೂರ್ಣೇ ಜನಾ ಯಥಾ
 ರೋಧಸ್ಯತೋಲ್ಪ ಸಮುಪವಿಶ್ಯ ಪ್ರಶಸ್ತಮೀನಾನ್ ಸಂಗ್ರಹ್ಯ ಭಾಜನೇಷು
 ನಿದಧತೇ, ಕುಶಿತಾನ್ ನಿಕ್ಷಿಪನ್; 49 ತಥೈವ ಜಗತಃ ಶೇಷೇ ಭವಿಷ್ಯತಿ,
 ಫಲತಃ ಸ್ವರ್ಗೀಯದೂತಾ ಆಗತ್ಯ ಪುಣ್ಯವಜ್ಜನಾನಾಂ ಮಧ್ಯಾತ್ ಪಾಪಿನಃ
 ಪೃಥಕ್ ಕೃತ್ವಾ ವಹ್ನಿಕುಣ್ಡೇ ನಿಕ್ಷೇಪ್ಯನ್, (aigñ 165) 50 ತತ್ರ ರೋದನಂ
 ದನ್ತೈ ದ್ವಂದ್ವರ್ಷಣಿಷ್ಠ ಭವಿಷ್ಯತಃ | 51 ಯೀಶುನಾ ತೇ ಪೃಷ್ಠಾ
 ಯುಷ್ಮಾಭಿಃ ಕಿಮೇತಾನ್ಯಾಖ್ಯಾನಾನ್ಯಬುದ್ಧನ್? ತದಾ ತೇ ಪ್ರತ್ಯವದನ್,
 ಸತ್ಯಂ ಪ್ರಭೋ | 52 ತದಾನೀಂ ಸ ಕಥಿತವಾನ್, ನಿಜಭಾಣ್ಯಾಗಾರಾತ್
 ನವೀನಪುರಾತನಾನಿ ವಸ್ತುನಿ ನಿರ್ಗಮಯತಿ ಯೋ ಗೃಹಸ್ಥಃ ಸ ಇವ
 ಸ್ವರ್ಗರಾಜ್ಯಮಧಿ ಶಿಕ್ಷಿತಾಃ ಸರ್ವ ಉಪದೇಷ್ಠಾರಃ | 53 ಅನನ್ತರಂ
 ಯೀಶುರೇತಾಃ ಸರ್ವಾ ದೃಷ್ಟಾನ್ತಕಥಾಃ ಸಮಾಪ್ಯ ತಸ್ಮಾತ್ ಸ್ಥಾನಾತ್
 ಪ್ರತ್ಯೇ | ಅಪರಂ ಸ್ವದೇಶಮಾಗತ್ಯ ಜನಾನ್ ಭಜನಭವನ ಉಪದಿಷ್ಟವಾನ್;
 54 ತೇ ವಿಸ್ಮಯಂ ಗತ್ವಾ ಕಥಿತವನ್ ಏತಸ್ಯೈತಾದೃಶಂ ಜ್ಞಾನಮ್ ಆಶ್ಚರ್ಯಂ
 ಕರ್ಮ ಚ ಕಸ್ಮಾದ್ ಅಜಾಯತ? 55 ಕಿಮಯಂ ಸೂತ್ರಧಾರಸ್ಯ ಪುತ್ರೋ
 ನಹಿ? ಏತಸ್ಯ ಮಾತುರ್ನಾಮ ಚ ಕಿಂ ಮರಿಯಮ್ ನಹಿ? ಯಾಕುಬ್-
 ಯೂಷಪ್-ಶಿಮೋನ್-ಯಿಹೂದಾಶ್ಚ ಕಿಮೇತಸ್ಯ ಭ್ರಾತರೋ ನಹಿ? 56
 ಏತಸ್ಯ ಭಗಿನೃಶ್ಚ ಕಿಮಸ್ಮಾಕಂ ಮಧ್ಯೇ ನ ಸನ್ತಿ? ತರ್ಹಿ ಕಸ್ಮಾದಯಮೇತಾನಿ
 ಲಬ್ಧವಾನ್? ಇತ್ಥಂ ಸ ತೇಷಾಂ ವಿಪ್ರರೂಪೋ ಬಭೂವ; 57 ತತೋ
 ಯೀಶುನಾ ನಿಗದಿತಂ ಸ್ವದೇಶೀಯಜನಾನಾಂ ಮಧ್ಯಂ ವಿನಾ ಭವಿಷ್ಯದ್ವಾದೀ
 ಕುತ್ರಾವ್ಯನ್ತೃ ನಾಸಮ್ಯಾನ್ಯೋ ಭವತೀ | 58 ತೇಷಾಮವಿಶ್ವಾಸಹೇತೋಃ ಸ
 ತತ್ರ ಸ್ಥಾನೇ ಬಹ್ವಾಶ್ಚರ್ಯಕರ್ಮಾಣಿ ನ ಕೃತವಾನ್ |

14 ತದಾನೀಂ ರಾಜಾ ಹೇರೋದ್ ಯೀಶೋ ಯಶಃ ಶ್ರುತ್ವಾ
 ನಿಜದಾಸೇಯಾನ್ ಜಗಾದ್, 2 ಏಷ ಮಜ್ಜಯಿತಾ ಯೋಹನ್,
 ಪ್ರಮಿತೇಭಯಸ್ತಸ್ಯೋತ್ಥಾನಾತ್ ತೇನೇತ್ಯಮದ್ಭುತಂ ಕರ್ಮ ಪ್ರಕಾಶ್ಯತೇ |
 3 ಪುರಾ ಹೇರೋದ್ ನಿಜಭ್ರಾತುಃ ಫಿಲಿಪೋ ಜಾಯಾಯಾ
 ಹೇರೋದೀಯಾಯಾ ಅನುರೋಧಾತ್ ಯೋಹನಂ ಧಾರಯಿತ್ವಾ ಬದ್ಧಾ
 ಕಾರಾಯಾಂ ಸ್ಥಾಪಿತವಾನ್ | 4 ಯತೋ ಯೋಹನ್ ಉಕ್ತವಾನ್,
 ಏತ್ಯಯಾಃ ಸಂಗ್ರಹೋ ಭವತೋ ನೋಚಿತಃ | 5 ತಸ್ಮಾತ್ ನೃಪತಿಸ್ತಂ
 ಹನುಮಿಚ್ಛನ್ತಿ ಲೋಕೇಭ್ಯೋ ವಿಭಯಾಇಕಾರ; ಯತಃ ಸರ್ವೇ
 ಯೋಹನಂ ಭವಿಷ್ಯದ್ವಾದಿನಂ ಮೇನಿರೇ | 6 ಕಿನ್ತು ಹೇರೋದೋ
 ಜನ್ಮಾಹೀಯಮಹ ಉಪಸ್ಥಿತೇ ಹೇರೋದೀಯಾಯಾ ದುಹಿತಾ ತೇಷಾಂ
 ಸಮಕ್ಷಂ ನೃತಿತ್ವಾ ಹೇರೋದಮಪ್ರೀಣ್ಯತ್ | 7 ತಸ್ಮಾತ್ ಭೂಪತಿಃ ಶಪಥಂ
 ಕುರ್ವನ್ ಇತಿ ಪ್ರತ್ಯಜ್ಞಾಸೀತ್, ತ್ವಯಾ ಯದ್ ಯಾಚ್ಯತೇ, ತದೇವಾಹಂ
 ದಾಸ್ಯಾಮಿ | 8 ಸಾ ಕುಮಾರೀ ಸ್ವೀಯಮಾತುಃ ಶಿಕ್ಷಾಂ ಲಬ್ಧಾ ಬಭಾಷೇ,
 ಮಜ್ಜಯಿತುರ್ಯೋಹನ ಉತ್ತಮಾಜ್ಞಂ ಭಾಜನೇ ಸಮಾನೀಯ
 ಮಹ್ಯಂ ವಿಶ್ರಾಣಯ | 9 ತತೋ ರಾಜಾ ಶುಶೋಚ, ಕಿನ್ತು
 ಭೋಜನಾಯೋಪವಿಶತಾಂ ಸಜ್ಜನಾಂ ಸ್ವಕೃತಶಪಥಸ್ಯ ಚಾನುರೋಧಾತ್

ತತ್ ಪ್ರದಾತುಮ ಆದಿದೇಶ | 10 ಪಶ್ಚಾತ್ ಕಾರಾಂ ಪ್ರತಿ ನರಂ ಪ್ರಹಿತ್ಯ
 ಯೋಹನ ಉತ್ತಮಾಜ್ಞಂ ಛಿತ್ವಾ 11 ತತ್ ಭಾಜನ ಆನಾಯೈ ತಸ್ಯೈ
 ಕುಮಾರ್ಯೈ ವ್ಯಶಾಣಯತ್, ತತಃ ಸಾ ಸ್ವಜನನ್ಯಾಃ ಸಮೀಪಂ
 ತನ್ನಿನಾಯ | 12 ಪಶ್ಚಾತ್ ಯೋಹನಃ ಶಿಷ್ಯಾ ಆಗತ್ಯ ಕಾಯಂ ನೀತ್ವಾ
 ಶೃಶಾನೇ ಸ್ಥಾಪಯಾಮಾಸುಸ್ತತೋ ಯೀಶೋಃ ಸನ್ನಿಧಿಂ ವ್ರಜಿತ್ವಾ
 ತದ್ವಾರ್ತಾಂ ಬಭಾಷೀರ | 13 ಅನನ್ತರಂ ಯೀಶುರಿತಿ ನಿಶಚ್ಯ ನಾವಾ
 ನಿರ್ಜನಸ್ಥಾನಮ್ ಏಕಾಕೀ ಗತವಾನ್, ಪಶ್ಚಾತ್ ಮಾನವಾಸ್ತತ್ ಶ್ರುತ್ವಾ
 ನಾನಾನಗರೇಭ್ಯ ಆಗತ್ಯ ಪದ್ಮಿಸ್ತತ್ಪಶ್ಚಾತ್ ಈಯುಃ | 14 ತದಾನೀಂ ಯೀಶು
 ಬರ್ಹಿರಾಗತ್ಯ ಮಹಾನ್ತಂ ಜನನಿವಹಂ ನಿರೀಕ್ಷ್ಯ ತೇಷು ಕಾರುಣಿಕಃ ಮನ್
 ತೇಷಾಂ ಪೀಡಿತಜನಾನ್ ನಿರಾಮಯಾನ್ ಚಕಾರ | 15 ತತಃ ಪರಂ
 ಸನ್ಯಾಯಾಂ ಶಿಷ್ಯಾಸ್ತದನ್ವಿಕಮಾಗತ್ಯ ಕಥಯಾಇಹುಕ್ಯ, ಇದಂ
 ನಿರ್ಜನಸ್ಥಾನಂ ವೇಲಾಪ್ಯವಸನ್ತಾ; ತಸ್ಮಾತ್ ಮನುಜಾನ್ ಸ್ವಸ್ವಗ್ರಾಮಂ
 ಗನ್ತುಂ ಸ್ವಾರ್ಥಂ ಭಕ್ಯಾಣಿ ಕ್ರೇತುಷು ಭವಾನ್ ತಾನ್ ವಿಸೃಜತು | 16 ಕಿನ್ತು
 ಯೀಶುಸ್ತಾನವಾದೀತ್, ತೇಷಾಂ ಗಮನೇ ಪ್ರಯೋಜನಂ ನಾಸ್ತಿ,
 ಯೂಯಮೇವ ತಾನ್ ಭೋಜಯತ | 17 ತದಾ ತೇ ಪ್ರತ್ಯವದನ್,
 ಅಸ್ಮಾಕಮತ್ರ ಪೂಪಪಇಹುಕಂ ಮೀನದ್ವಯಇಚ್ಛೇ | 18 ತದಾನೀಂ
 ತೇನೋಕ್ತಂ ತಾನಿ ಮದನ್ವಿಕಮಾನಯತ | 19 ಅನನ್ತರಂ ಸ ಮನುಜಾನ್
 ಯವಸೋಪಯ್ಯುರ್ಪವೇಷ್ಯುಮ್ ಅಜ್ಞಾಪಯಾಮಾಸ; ಅಪರ
 ತತ್ ಪೂಪಪಇಹುಕಂ ಮೀನದ್ವಯಇಚ್ಛ ಗೃಹ್ಣನ್ ಸ್ವರ್ಗಂ ಪ್ರತಿ
 ನಿರೀಕ್ಷ್ಯೇಶ್ವರೀಯಗುಣಾನ್ ಅನೂದ್ಯ ಭಂಕ್ತ್ವಾ ಶಿಷ್ಯೇಭ್ಯೋ ದತ್ತವಾನ್,
 ಶಿಷ್ಯಾಶ್ಚ ಲೋಕೇಭ್ಯೋ ದದುಃ | 20 ತತಃ ಸರ್ವೇ ಭುಕ್ತ್ವಾ ಪರಿತ್ಯಜವನ್ತಃ,
 ತತ್ಸದವಶಿಷ್ಟಭಕ್ತ್ಯೈ ಪೂರ್ಣಾನ್ ದ್ವಾದಶಡಲಕಾನ್ ಗೃಹೀತವನ್ತಃ | 21
 ತೇ ಭೋಕ್ತಾರಃ ಸ್ವೀರ್ಬಲಕಾಂಶ್ಚ ವಿಹಾಯ ಪ್ರಾಯೇಣ ಪಶ್ಯ ಸಹಸ್ರಾಣಿ
 ಪುಮಾಂಸ ಆಸನ್ | 22 ತದನನ್ತರಂ ಯೀಶು ಲೋಕಾಕಾನಾಂ
 ವಿಸರ್ಜನಕಾಲೇ ಶಿಷ್ಯಾನ್ ತರಣಿಮಾರೋಢುಂ ಸ್ವಾಗ್ರೇ ಪಾರಂ ಯಾತುಇ
 ಗಾಢಮಾದಿಷ್ಟವಾನ್ | 23 ತತೋ ಲೋಕೇಷು ವಿಸ್ಯಷ್ಟೇಷು ಸ ವಿವಿಕ್ತೇ
 ಪ್ರಾರ್ಥಯಿತುಂ ಗಿರಿಮೇಕಂ ಗತ್ವಾ ಸನ್ಯಾಂ ಯಾವತ್ ತತ್ತ್ಯಿಕಾಕೀ
 ಸ್ಥಿತವಾನ್ | 24 ಕಿನ್ತು ತದಾನೀಂ ಸಮ್ಯುಖವಾತತ್ತ್ವಾತ್ ಸರಿತ್ಯತೇ ಮರ್ಧ್ಯೇ
 ತರಜ್ಞಿಸ್ತರಣಿದೋಲಾಯಮಾನಾಭವತ್ | 25 ತದಾ ಸ
 ಯಾಮಿನ್ಯಾಶ್ಚತುರ್ಥಪ್ರಕರೇ ಪದ್ವ್ಯಾಂ ವ್ರಜನ್ ತೇಷಾಮನ್ವಿಕಂ
 ಗತವಾನ್ | 26 ಕಿನ್ತು ಶಿಷ್ಯಾಸ್ತಂ ಸಾಗರೋಪರಿ ವ್ರಜನ್ತಂ ವಿಲೋಕ್ಯ
 ಸಮುದ್ವಿಗ್ನಾ ಜಗದುಃ, ಏಷ ಭೂತ ಇತಿ ಶಜ್ಯಮಾನಾ ಉಚ್ಛೈಃ
 ಶಬ್ದಾಯಾಇಚ್ಛಿರೇ ಚ | 27 ತಥೈವ ಯೀಶುಸ್ತಾನವದತ್, ಸುಸ್ಥಿರಾ ಭವತ,
 ಮಾ ಭೈಷ್ಯ, ಏಷೋಽಹಮ್ | 28 ತತಃ ಪಿತರ ಇತ್ಯುಕ್ತವಾನ್, ಹೇ ಪ್ರಭೋ,
 ಯದಿ ಭವಾನೇವ, ತರ್ಹಿ ಮಾಂ ಭವತ್ಸಮೀಪಂ ಯಾತುಮಾಜ್ಞಾಪಯತು |
 29 ತತಃ ತೇನಾದಿಷ್ಟಃ ಪಿತರಸ್ತರಣಿತೋಽವರಹ್ಯ ಯೀಶೇರನ್ವಿಕಂ ಪ್ರಾಪ್ತುಂ
 ತೋಯೋಪರಿ ವವಾಜ | 30 ಕಿನ್ತು ಪ್ರಚಣ್ಣಂ ಪವನಂ ವಿಲೋಕ್ಯ ಭಯಾತ್
 ತೋಯೇ ಮಂಕ್ತುಮ್ ಆರೇಭೇ, ತಸ್ಮಾದ್ ಉಚ್ಛೈಃ ಶಬ್ದಾಯಮಾನಃ
 ಕಥಿತವಾನ್, ಹೇ ಪ್ರಭೋ, ಮಾಮವತು | 31 ಯೀಶುಸ್ತತ್ಕ್ಷಣಾತ್ ಕರಂ
 ಪ್ರಸಾರ್ಯು ತಂ ಧರನ್ ಉಕ್ತವಾನ್, ಹ ಸ್ತೋಕಪ್ರತ್ಯಯಿನ್ ತ್ವಂ ಕುತಃ
 ಸಮಶೇಧಾಃ? 32 ಅನನ್ತರಂ ತಯೋಸ್ತರಣಿಮಾರೋಢಯೋಃ ಪವನೋ
 ನಿವವೃತೇ | 33 ತದಾನೀಂ ಯೇ ತರಣ್ಯಾಮಾಸನ್, ತ ಆಗತ್ಯ ತಂ ಪ್ರಣಭ್ಯ
 ಕಥಿತವನ್ತಃ, ಯಥಾರ್ಥಸ್ತಮೇವೇಶ್ವರಸುತಃ | 34 ಅನನ್ತರಂ ಪಾರಂ

ಪ್ರಾಪ್ಯತೇ ಗಿರೀಷರನ್ನಾಮಕಂ ನಗರಮುಪತಸ್ಥುಃ, 35 ತದಾ ತತ್ರತ್ಯಾ ಜನಾ ಯೇಶುಂ ಪರಿಚೀಯಂ ತದ್ಧೇಶ್ಚ ಚತುರ್ದಿಶೋ ವಾರ್ತಾಂ ಪ್ರಹಿತೃ ಯತ್ರ ಯಾವನ್ನಃ ಪೀಠಿತಾ ಆಸನ್, ತಾವತಏವ ತದನ್ನಿಕಮಾನಯಾಮಾಸುಃ | 36 ಅಪರಂ ತದೀಯವಸನಸ್ಯ ಗ್ರನ್ಥಿಮಾತ್ರಂ ಸ್ತುಷ್ಣಂ ವಿನೀಯ ಯಾವನ್ನೋ ಜನಾಸ್ತತ್ ಸ್ವರ್ಶಂ ಚಕ್ರೀರೇ, ತೇ ಸರ್ವಃ ಏವ ನಿರಾಮಯಾ ಬಭೂವುಃ |

15 ಅಪರಂ ಯಿರೂಶಾಲಮ್ನಗೀರಿಯಾಃ ಕತಿಪಯಾ ಅಧ್ಯಾಪಕಾಃ ಫಿರೂಶಿನಶ್ಚ ಯೀಶೋಃ ಸಮೀಪಮಾಗತ್ಯ ಕಥಯಾಮಾಸುಃ, 2 ತವ ಶಿಷ್ಯಾಃ ಕಿಮರ್ಥಮ್ ಅಪ್ರಕ್ಷಾಲಿತಕರೈ ಭೃಕ್ಷಿತಾ ಪರಮ್ಪುರಾಗತಂ ಪ್ರಾಚೀನಾನಾಂ ವ್ಯವಹಾರಂ ಲಜ್ಜನ್ತೇ? 3 ತತೋ ಯೀಶುಃ ಪ್ರತ್ಯವಾಚ, ಯೂಯಂ ಪರಮ್ಪುರಾಗತಾಚಾರೇಣ ಕುತ ಈಶ್ವರಾಜ್ಞಾಂ ಲಜ್ಜದ್ಧೇ | 4 ಈಶ್ವರ ಇತ್ಯಾಜ್ಞಾಪಯತ್, ತ್ವಂ ನಿಜಪಿತರೌ ಸಂಮನ್ಯೇಥಾಃ, ಯೇನ ಚ ನಿಜಪಿತರೌ ನಿನ್ದೇತೇ, ಸ ನಿಶ್ಚಿತಂ ಮಿಯೇತಃ; 5 ಕಿನ್ನು ಯೂಯಂ ವದಥ, ಯಃ ಸ್ವಜನಕಂ ಸ್ವಜನನೀಂ ವಾ ವಾಕ್ಯಮಿದಂ ವದತಿ, ಯುವಾಂ ಮತ್ತೋ ಯಲ್ಲಭೇಥೇ, ತತ್ ನೃವಿದ್ಯತ, 6 ಸ ನಿಜಪಿತರೌ ಪುನ ನಃ ಸಂಮಂಸ್ಯತೇ | ಇತ್ಥಂ ಯೂಯಂ ಪರಮ್ಪುರಾಗತೇನ ಸ್ವೇಷಾಮಾಚಾರೇಣೇಶ್ವರೀಯಾಜ್ಞಾಂ ಲುವ್ಯಥ | 7 ರೇ ಕಪಟಿನಃ ಸರ್ವೇ ಯಿಶಯಿಯೋ ಯುಷ್ಣಾನಧಿ ಭವಿಷ್ಯದ್ವಚನಾನ್ಯೇತಾನಿ ಸಮ್ಯಗ್ ಲುಕ್ತವಾನ್ | 8 ವದನ್ಯ ಮಫನುಜಾ ಏತೇ ಸಮಾಯಾನ್ತಿ ಮದನ್ನಿಕಂ | ತಥಾಧರೈ ಮಫದೀಯಿಷ್ಯ ಮಾನಂ ಕುರ್ವನ್ತಿ ತೇ ನರಾಃ | 9 ಕಿನ್ನು ತೇಷಾಂ ಮನೋ ಮತ್ತೋ ವಿದೂರಏವ ತಿಷ್ಠತಿ | ಶಿಕ್ಷಯನ್ನೋ ವಿದೀನ್ ನ್ರಾಜ್ಞಾ ಭಜನ್ತೇ ಮಾಂ ಮುದೈವ ತೇ | 10 ತತೋ ಯೀಶು ಲೋಕಾನ್ ಆಹೂಯ ಪ್ರೋಕ್ತವಾನ್, ಯೂಯಂ ಶ್ರುತ್ವಾ ಬುದ್ಧಧ್ವಂ | 11 ಯನ್ಮುಖಂ ಪ್ರವಿಶತಿ, ತತ್ ಮನುಜಮ್ ಅಮೇದ್ಧಂ ನ ಕರೋತಿ, ಕಿನ್ನು ಯದಾಸ್ತಾತ್ ನಿರ್ಗಚ್ಛತಿ, ತದೇವ ಮಾನುಷಮಮೇದ್ಧೀ ಕರೋತಿ | 12 ತದಾನಿಂ ಶಿಷ್ಯಾ ಆಗತ್ಯ ತಸ್ಮೈ ಕಥಯಾಚ್ಛುಕ್ತುಃ, ಏತಾಂ ಕಥಾಂ ಶ್ರುತ್ವಾ ಫಿರೂಶಿನೋ ವ್ಯರಜ್ಜನ್ತ, ತತ್ ಕಿಂ ಭವತಾ ಜ್ಞಾಯತೇ? 13 ಸ ಪ್ರತ್ಯವದತ್, ಮಮ ಸ್ವರ್ಗಸ್ಥಃ ಪಿತಾ ಯಂ ಕಚ್ಛಿದ್ಬ್ಜುರಂ ನಾರೋಪಯತ್, ಸ ಉತ್ಪಾಪ್ಯತೇ | 14 ತೇ ತಿಷ್ಠನ್ತು, ತೇ ಅನ್ಯಮನುಜಾನಾಮ್ ಅನ್ಯಮಾರ್ಗದರ್ಶಕಾ ಏವ; ಯದ್ಯನ್ನೋಽನ್ಯಂ ಪನ್ನಾನಂ ದರ್ಶಯತಿ, ತಹ್ಯುಭೌ ಗರ್ತೇ ಪತತಃ | 15 ತದಾ ಪಿತರಸ್ತಂ ಪ್ರತ್ಯವದತ್, ದೃಷ್ಟಾನ್ತಮಿಮಮಸ್ತಾನ್ ಬೋಧಯತು | 16 ಯೀಶುನಾ ಪ್ರೋಕ್ತಂ, ಯೂಯಮದ್ಯ ಯಾವತ್ ಕಿಮಬೋಧಾಃ ಸ್ಥ? 17 ಕಥಾಮಿಮಾಂ ಕಿಂ ನ ಬುದ್ಧಧ್ವೇ? ಯದಾಸ್ಯಂ ಪ್ರೇವಿಶತಿ, ತದ್ ಉದರೇ ಪತನ್ ಬಹಿರ್ನಿಯಾತಿ, 18 ಕಿನ್ನುಸ್ತಾತ್ ಯನ್ನಿಯಾತಿ, ತದ್ ಅನ್ಯಃಕರಣಾತ್ ನಿಯಾತತ್ವಾತ್ ಮನುಜಮಮೇದ್ಧಂ ಕರೋತಿ | 19 ಯತೋಽನ್ಯಃಕರಣಾತ್ ಕುಚಿನ್ತಾ ಬಧಃ ಪಾರದಾರಿಕತಾ ವೇಶ್ಯಾಗಮನಂ ಚೈರ್ಯ್ಯಂ ಮಿಥ್ಯಾಸಾಕ್ಷಮ್ ಈಶ್ವರನಿನ್ನಾ ಚೈತಾನಿ ಸರ್ವಾಣಿ ನಿಯ್ಯಾನ್ತಿ | 20 ಏತಾನಿ ಮನುಷ್ಯಮಪವಿತ್ರೀ ಕುರ್ವನ್ತಿ ಕಿನ್ತ್ವಪ್ರಕ್ಷಾಲಿತಕರೇಣ ಭೋಜನಂ ಮನುಜಮಮೇದ್ಧಂ ನ ಕರೋತಿ | 21 ಅನನ್ತರಂ ಯೀಶುಸ್ತಸ್ಮಾತ್ ಸ್ನಾನಾತ್ ಪ್ರಸ್ಥಾಯ ಸೋರಸೀದೋನ್ನಗರಯೋಃ ಸೀಮಾಮುಪತಸ್ಯ | 22 ತದಾ ತತ್ರೀಮಾತಃ ಕಾಚಿತ್ ಕಿನಾನೀಯಾ ಯೋಷಿದ್ ಆಗತ್ಯ ತಮುಚ್ಚೈರುವಾಚ, ಹೇ ಪ್ರಭೋ ದಾಯೂದಃ ಸನ್ತಾನ, ಮಮೈಕಾ ದುಹಿತಾಸೇ ಸಾ ಭೂತಗ್ರಸ್ತಾ ಸತೀ ಮಹಾಕ್ಷೇಶಂ ಪ್ರಾಪ್ನೋತಿ ಮಮ

ದಯಸ್ಸ | 23 ಕಿನ್ನು ಯೀಶುಸ್ತಾಂ ಕಿಮಪಿ ನೋಕ್ತವಾನ್, ತತಃ ಶಿಷ್ಯಾ ಆಗತ್ಯ ತಂ ನಿವೇದಯಾಮಾಸುಃ, ಏಷಾ ಯೋಷಿದ್ ಅಸ್ತಾಕಂ ಪಶ್ಚಾನ್ ಉಚ್ಚೈರಾಹೂಯಾಗಚ್ಛತಿ, ಏನಾಂ ವಿಸ್ಮಜತು | 24 ತದಾ ಸ ಪ್ರತ್ಯವದತ್, ಇಸ್ರಾಯೇಲೋತ್ರಸ್ಯ ಹಾರಿತಮೇಷಾನ್ ವಿನಾ ಕಸ್ಯಾಪ್ಯನ್ಯಸ್ಯ ಸಮೀಪಂ ನಾಹಂ ಪ್ರೇಷಿತೋಸ್ಮಿ | 25 ತತಃ ಸಾ ನಾರೀಸಮಾಗತ್ಯ ತಂ ಪ್ರಣಮ್ಯ ಜಗಾದ, ಹೇ ಪ್ರಭೋ ಮಾಮುಪಕುರು | 26 ಸ ಉಕ್ತವಾನ್, ಬಾಲಕಾನಾಂ ಭಕ್ತೃಮಾದಾಯ ಸಾರಮೇಯೇಭ್ಯೋ ದಾನಂ ನೋಚಿತಂ | 27 ತದಾ ಸಾ ಬಭಾಷೇ, ಹೇ ಪ್ರಭೋ, ತತ್ ಸತ್ಯಂ, ತಥಾಪಿ ಪ್ರಭೋ ಭರ್ಗಾನ್ಯ ಯದುಚ್ಚಿಷ್ಟಂ ಪತತಿ, ತತ್ ಸಾರಮೇಯಾಃ ಖಾದನ್ತಿ | 28 ತತೋ ಯೀಶುಃ ಪ್ರತ್ಯವದತ್, ಹೇ ಯೋಷಿತ, ತವ ವಿಶ್ವಾಸೋ ಮಹಾನ್ ತಸ್ಮಾತ್ ತವ ಮನೋಭಲಷಿತಂ ಸಿದ್ಧೃತು, ತೇನ ತಸ್ಯಾಃ ಕನ್ಯಾ ತಸ್ಮಿನ್ನೇವ ದಕ್ಷಿಣೆ ನಿರಾಮಯಾಭವತ್ | 29 ಅನನ್ತರಂ ಯೀಶುಸ್ತಸ್ಮಾತ್ ಸ್ನಾನಾತ್ ಪ್ರಸ್ಥಾಯ ಗಾಲೀಲಾಗರಸ್ಯ ಸನ್ನಿಧಿಮಾಗತ್ಯ ಧರಾಧರಮಾರುಹ್ಯ ತತೋಪವಿವೇಶ | 30 ಪಶ್ಚಾತ್ ಜನನಿವಹೋ ಬಹೂನ್ ಖಿಚ್ಛಾನ್ತಮೂಕಶುಷ್ಕಕರಮಾನುಷಾನ್ ಆದಾಯ ಯೀಶೋಃ ಸಮೀಪಮಾಗತ್ಯ ತಚ್ಚರಣಾನಿಕೇ ಸ್ಥಾಪಯಾಮಾಸುಃ, ತತಃ ಸಾ ತಾನ್ ನಿರಾಮಯಾನ್ ಅಕರೋತ್ | 31 ಇತ್ಥಂ ಮೂಕಾ ವಾಕ್ಯಂ ವದನ್ತಿ, ಶುಷ್ಕಕರಾಃ ಸ್ವಾಸ್ಥ್ಯಮಾಯಾನ್ತಿ, ಪಶ್ಯವೋ ಗಚ್ಛನ್ತಿ, ಅನ್ಯಾ ವೀಕ್ಷನ್ತಿ, ಇತಿ ವಿಲೋಕ್ಯ ಲೋಕಾ ವಿಸ್ಮಯಂ ಮನ್ಯಮಾನಾ ಇಸ್ರಾಯೇಲ ಈಶ್ವರಂ ಧನ್ಯಂ ಬಭಾಷೀರ | 32 ತದಾನೀಂ ಯೀಶುಃ ಸ್ತಶಿಷ್ಯಾನ್ ಆಹೂಯ ಗದಿತವಾನ್, ಏತಜ್ಜನನಿವಹೇಷು ಮಮ ದಯಾ ಜಾಯತೇ, ಏತೇ ದಿನತ್ರಯಂ ಮಯಾ ಸಾಕಂ ಸನ್ನಿ, ಏಷಾಂ ಭಕ್ತೃವಸ್ತು ಚ ಕಚ್ಛಿದಪಿ ನಾಸ್ತಿ, ತಸ್ಮಾದಹಮೇತಾನಕೃತಾಹಾರಾನ್ ನ ವಿಸ್ತಕ್ತಾಮಿ, ತಥಾತ್ವೇ ವತ್ಸಮದ್ಯೇ ಕ್ಯಾಮ್ಯೇಷುಃ | 33 ತದಾ ಶಿಷ್ಯಾ ಊಚುಃ, ಏತಸ್ಮಿನ್ ಪ್ರಾನ್ತರಮದ್ಯ ಏತಾವತೋ ಮರ್ತ್ಯಾನ್ ತರ್ಪಯಿತುಂ ವಯಂ ಕುತ್ರ ಪೂಪಾನ್ ಪ್ರಾಪ್ನಾಮಃ? 34 ಯೀಶುರಪ್ಯಚ್ಛತ್, ಯುಷ್ಣಾಕಂ ನಿಕಟೇ ಕತಿ ಪೂಪಾ ಆಸತೇ? ತ ಊಚುಃ, ಸಪ್ತಪೂಪಾ ಅಲ್ಪಾಃ ಕ್ಷುದ್ರಮೀನಾಶ್ಚ ಸನ್ನಿ | 35 ತದಾನೀಂ ಸ ಲೋಕನಿವಹಂ ಭೂಮಾವುಪವೇಷ್ಯಮ್ ಆದಿಶ್ಯ 36 ತಾನ್ ಸಪ್ತಪೂಪಾನ್ ಮೀನಾಂಶ್ಚ ಗೃಹ್ಣಾನ್ ಈಶ್ವರೀಯಗುಣಾನ್ ಅನೂದ್ಯ ಭಂಕ್ತಾಃ ಶಿಷ್ಯೇಭ್ಯೋ ದದೌ, ಶಿಷ್ಯಾ ಲೋಕೇಭ್ಯೋ ದದುಃ | 37 ತತಃ ಸರ್ವೇ ಭುಕ್ತಾಃ ತೃಪ್ತವನ್ತಃ; ತದವಶಿಷ್ಯಭಕ್ತೇಣ ಸಪ್ತಲಕಾನ್ ಪರಿಪೂರ್ಯ್ ಸಂಜಗ್ಮುಃ | 38 ತೇ ಭೋಕ್ತಾರೋ ಯೋಷಿತೋ ಬಾಲಕಾಂಶ್ಚ ವಿಹಾಯ ಪ್ರಾಯೇಣ ಚತುಃಸಹಸ್ರಾಣಿ ಪುರುಷಾ ಆಸನ್ | 39 ತತಃ ಪರಂ ಸ ಜನನಿವಹಂ ವಿಸ್ಮಜ್ಯ ತರಿಮಾರುಹ್ಯ ಮಗ್ಗಲಾಪ್ರದೇಶಂ ಗತವಾನ್ |

16 ತದಾನೀಂ ಫಿರೂಶಿನಃ ಸಿದೂಕಿನಶ್ಚಾಗತ್ಯ ತಂ ಪರೀಕ್ಷಿತುಂ ನಭಮೀಯಂ ಕಿಚ್ಛನ ಲಕ್ಷ್ಯ ದರ್ಶಯಿತುಂ ತಸ್ಮೈ ನಿವೇದಯಾಮಾಸುಃ | 2 ತತಃ ಸ ಉಕ್ತವಾನ್, ಸನ್ಯಾಯಾಂ ನಭಸೋ ರಕ್ತತ್ವಾದ್ ಯೂಯಂ ವದಥ, ಶ್ವೋ ನಿರ್ಮಲಂ ದಿನಂ ಭವಿಷ್ಯತಿ; 3 ಪ್ರಾತಃಕಾಲೇ ಚ ನಭಸೋ ರಕ್ತತ್ವಾತ್ ಮಲಿನತ್ವಾದ್ಯ ವದಥ, ಝಿಷ್ಯಾದ್ಯ ಭವಿಷ್ಯತಿ | ಹೇ ಕಪಟಿನೋ ಯದಿ ಯೂಯಮ್ ಅನ್ವರೀಕ್ಷಸ್ಯ ಲಕ್ಷ್ಯ ಬೋದ್ಯುಂ ಶಕ್ಯುಧ, ತರ್ಹಿ ಕಾಲಸ್ಯೈತ್ಯ ಲಕ್ಷ್ಯ ಕಥಂ ಬೋದ್ಯುಂ ನ ಶಕ್ಯುಧ? 4 ಏತತ್ಕಾಲಸ್ಯ ದುಷ್ಟೋ ವ್ಯಭಿಚಾರೀ ಚ ವಂಶೋ ಲಕ್ಷ್ಯ ಗವೇಷಯತಿ, ಕಿನ್ನು ಯೂನಸೋ ಭವಿಷ್ಯದ್ದಾದಿನೋ ಲಕ್ಷ್ಯ ವಿನಾನ್ಯತ್

ಕಿಮಪಿ ಲಕ್ಷ್ಮ ತಾನ್ ನ ದರ್ಶಯಿಯ್ಯತೇ | ತದಾನೀಂ ಸ ತಾನ್ ವಿಹಾಯು ಪ್ರತಸ್ಥೇ | 5 ಅನನ್ತರಮನ್ಯಪಾರಗಮನಕಾಲೇ ತಸ್ಯ ಶಿಷ್ಯಾಃ ಪೂಪಮಾನೇತುಂ ವಿಸ್ಮೃತವನ್ತಃ | 6 ಯೀಶುಸ್ತಾನವಾದೀತ್, ಯೂಯಂ ಫಿರೂಶಿನಾಂ ಸಿದೂಕಿನಾಙ್ಕು ಕಿಣ್ಣಂ ಪ್ರತಿ ಸಾವಧಾನಾಃ ಸತರ್ಕಾಶ್ಚ ಭವತ | 7 ತೇನ ತೇ ಪರಸ್ವರಂ ವಿವಿಚ್ಯ ಕಥಯಿತುಮಾರೇಭಿರೇ, ವಯಂ ಪೂಪಾನಾನೇತುಂ ವಿಸ್ಮೃತವನ್ತ ಏತತ್ಪಾರಣಾದ್ ಇತಿ ಕಥಯತಿ | 8 ಕಿನ್ನು ಯೀಶುಸ್ತದ್ವಿಜ್ಞಾಯ ತಾನವೋಚತ್, ಹೇ ಸ್ತೋಕವಿಶ್ವಾಸಿನೋ ಯೂಯಂ ಪೂಪಾನಾನಯನಮಧಿ ಕುತಃ ಪರಸ್ವರಮೇತದ್ ವಿವಿಂಕ್ಯ? 9 ಯುಷ್ಮಾಭಿಃ ಕಿಮದ್ಯಾಪಿ ನ ಜ್ಞಾಯತೇ? ಪಙ್ಕಾಭಿಃ ಪೂಪ್ಯೈಃ ಪಙ್ಕಾಸಹಸ್ರಪುರುಷೇಷು ಭೋಜಿತೇಷು ಭಕ್ಷ್ಯೋಚ್ಚಿಷ್ಣಪೂರ್ಣಾನ್ ಕತಿ ಡಲಕಾನ್ ಸಮಗೃಹ್ಣೀತಂ; 10 ತಥಾ ಸಪ್ತಭಿಃ ಪೂಪ್ಯೈಶ್ಚತುಃಸಹಸ್ರಪುರುಷೇಷು ಭೇಜಿತೇಷು ಕತಿ ಡಲಕಾನ್ ಸಮಗೃಹ್ಣೀತ, ತತ್ ಕಿಂ ಯುಷ್ಮಾಭಿಃ ಸ್ವಯ್ಯತೇ? 11 ತಸ್ಮಾತ್ ಫಿರೂಶಿನಾಂ ಸಿದೂಕಿನಾಙ್ಕು ಕಿಣ್ಣಂ ಪ್ರತಿ ಸಾವಧಾನಾನ್ವಿಷ್ಠತ, ಕಥಾಮಿಮಾಮ್ ಅಹಂ ಪೂಪಾನಧಿ ನಾಕಥಯಂ, ಏತದ್ ಯೂಯಂ ಕುತೋ ನ ಬುದ್ಧ್ಯೇ? 12 ತದಾನೀಂ ಪೂಪಕಿಣ್ಣಂ ಪ್ರತಿ ಸಾವಧಾನಾನ್ವಿಷ್ಠತೇತಿ ನೋಕ್ವಾಽಫಿರೂಶಿನಾಂ ಸಿದೂಕಿನಾಙ್ಕು ಉಪದೇಶಂ ಪ್ರತಿ ಸಾವಧಾನಾನ್ವಿಷ್ಠತೇತಿ ಕಥಿತವಾನ್, ಇತಿ ತೈರಬೋಧಿ | 13 ಅಪರಙ್ಕು ಯೀಶುಃ ಕೈಸರಿಯಾ-ಫಿಲಿಪಿಪ್ರದೇಶಮಾಗತ್ಯ ಶಿಷ್ಯಾನ್ ಅಪ್ಯಚ್ಛತ್, ಯೋಽಹಂ ಮನುಜಸುತಃ ಸೋಽಹಂ ಕಃ? ಲೋಕೈರಹಂ ಕಿಮುಚ್ಯೇ? 14 ತದಾನೀಂ ತೇ ಕಥಿತವನ್ತಃ, ಕೇಚಿದ್ ವದನ್ತಿ ತ್ವಂ ಮಜ್ಜಯಿತಾ ಯೋಹನ್, ಕೇಚಿದ್ವದನ್ತಿ, ತ್ವಮ್ ಏಲಿಯಃ, ಕೇಚಿಚ್ಚ ವದನ್ತಿ, ತ್ವಂ ಯಿರಿಮಿಯೋ ವಾ ಕಶ್ಚಿದ್ ಭವಿಷ್ಯದ್ವಾದೀತಿ | 15 ಪಶ್ಚಾತ್ ಸ ತಾನ್ ಪಪ್ರಚ್ಛ, ಯೂಯಂ ಮಾಂ ಕಂ ವದಥ? ತತಃ ಶಿಮೋನ್ ಪಿತರ ಉವಾಚ, 16 ತ್ವಮಮರೇಶ್ವರಸ್ತಾಭಿಷಿಕ್ತಪುತ್ರಃ | 17 ತತೋ ಯೀಶುಃ ಕಥಿತವಾನ್, ಹೇ ಯೂನಸಃ ಪುತ್ರ ಶಿಮೋನ್ ತ್ವಂ ಧನ್ಯಃ; ಯತಃ ಕೋಪಿ ಅನುಜಸ್ವಯ್ಯೇತಜ್ಞಾನಂ ನೋದಪಾದಯತ್, ಕಿನ್ನು ಮಮ ಸ್ವರ್ಗಸ್ಥಃ ಪಿತೋದಪಾದಯತ್ | 18 ಅತೋಽಹಂ ತ್ವಾಂ ವದಾಮಿ, ತ್ವಂ ಪಿತರಃ (ಪ್ರಸ್ತಃ) ಅಹಙ್ಕು ತಸ್ಯ ಪ್ರಸ್ತರಸ್ತೋಪರಿ ಸ್ವಮಣ್ಣಲೀಂ ನಿರ್ಮಾಸ್ತಾಮಿ, ತೇನ ನಿರಯೋ ಏಲಾತ್ ತಾಂ ಪರಾಜೇತುಂ ನ ಶಕ್ಯತಿ | (HadE 986) 19 ಅಹಂ ತುಭ್ಯಂ ಸ್ವರ್ಗೀಯರಾಜ್ಯಸ್ಯ ಕುಣ್ಣಿಕಾಂ ದಾಸ್ತಾಮಿ, ತೇನ ಯತ್ ಕಿಞ್ಚ ತ್ವಂ ಪೃಥಿವ್ಯಾಂ ಭಂತ್ಸ್ಯಸಿ ತತ್ಸ್ವರ್ಗೇ ಭಂತ್ಸ್ಯತೇ, ಯಚ್ಚ ಕಿಞ್ಚ ನ ಮಹ್ಯಾಂ ಮೋಕ್ಷ್ಯಸಿ ತತ್ ಸ್ವರ್ಗೇ ಮೋಕ್ಷತೇ | 20 ಪಶ್ಚಾತ್ ಸ ಶಿಷ್ಯಾನಾದಿಶತ್, ಅಹಮಭಿಷಿಕ್ತೋ ಯೀಶುರಿತಿ ಕಥಾಂ ಕಸ್ಮೈಚಿದಪಿ ಯೂಯಂ ಮಾ ಕಥಯತ | 21 ಅನ್ಯಙ್ಕು ಯಿರೂಶಾಲಮ್ನಗರಂ ಗತ್ವಾ ಪ್ರಾಚೀನಲೋಕೇಭ್ಯಃ ಪ್ರಧಾನಯಾಜಕೇಭ್ಯ ಉಪಾಧ್ಯಾಯೇಭ್ಯಶ್ಚ ಬಹುದುಃಖಭೋಗಸ್ವೈ ಹೃತತ್ವಂ ತೃತೀಯದಿನೇ ಪುನರುತ್ಥಾನಙ್ಕು ಮಮಾವಶ್ಯಕಮ್ ಏತಾಃ ಕಥಾ ಯೀಶುಸ್ತತ್ಕಾಲಮಾರಭ್ಯ ಶಿಷ್ಯಾನ್ ಜ್ಞಾಪಯಿತುಮ್ ಆರಭುವಾನ್ | 22 ತದಾನೀಂ ಪಿತರಸ್ತಸ್ಯ ಕರಂ ಘೃತ್ವಾ ತರ್ಜಯಿತ್ವಾ ಕಥಯಿತುಮಾರಭುವಾನ್, ಹೇ ಪ್ರಭೋ, ತತ್ ತ್ವತೋಽ ದೂರಂ ಯಾತು, ತ್ವಾಂ ಪ್ರತಿ ಕದಾಪಿ ನ ಘಟಿಷ್ಯತೇ | 23 ಕಿನ್ನು ಸ ವದನಂ ಪರಾವರ್ತ್ಯ ಪಿತರಂ ಜಗಾದ, ಹೇ ವಿಘ್ನಕಾರಿನ್, ಮತ್ಸಮ್ಮುಖಾದ್ ದೂರೀಭವ, ತ್ವಂ ಮಾಂ ಬಾಧಸೇ, ಈಶ್ವರೀಯಕಾರ್ಯಾತ್ ಮಾನುಷೀಯಕಾರ್ಯಂ ತುಭ್ಯಂ ರೋಚತೇ | 24 ಅನನ್ತರಂ ಯೀಶುಃ ಸ್ತ್ರೀಯಶಿಷ್ಯಾನ್ ಉಕ್ತವಾನ್

ಯಃ ಕಶ್ಚಿತ್ ಮಮ ಪಶ್ಚಾದ್ಗಾಮೀ ಭವಿತುಮ್ ಇಚ್ಛತಿ, ಸ ಸ್ವಂ ದಾಮ್ಯತು, ತಥಾ ಸ್ವಕುಶಲಂ ಗೃಹ್ಣನ್ ಮತ್ಪಶ್ಚಾದ್ಗಾಯಾತು | 25 ಯತೋ ಯಃ ಪ್ರಾಣಾನ್ ರಕ್ಷಿತುಮಿಚ್ಛತಿ, ಸ ತಾನ್ ಹಾರಯಿಷ್ಯತಿ, ಕಿನ್ನು ಯೋ ಮದರ್ಥಂ ನಿಜಪ್ರಾಣಾನ್ ಹಾರಯತಿ, ಸ ತಾನ್ ಪ್ರಾಪ್ಸ್ಯತಿ | 26 ಮಾನುಷೋ ಯದಿ ಸವ್ವಂ ಜಗತ್ ಲಭತೇ ನಿಜಪ್ರಾಣಾನ್ ಹಾರಯತಿ, ತರ್ಹಿ ತಸ್ಯ ಕೋ ಲಾಭಃ? ಮನುಜೋ ನಿಜಪ್ರಾಣಾನಾಂ ವಿನಿಮಯೇನ ವಾ ಕಿಂ ದಾತುಂ ಶಕ್ಯೋತಿ? 27 ಮನುಜಸುತಃ ಸ್ವದೂತ್ಯೈಃ ಸಾಕಂ ಪಿತುಃ ಪ್ರಭಾವೇಣಾಗಮಿಷ್ಯತಿ; ತದಾ ಪ್ರತಿಮನುಜಂ ಸ್ವಸ್ವಕರ್ಮ್ಯಾನಸಾರಾತ್ ಫಲಂ ದಾಸ್ಯತಿ | 28 ಅಹಂ ಯುಷ್ಮಾನ್ ತಥ್ಯಂ ವಚ್ಛಿ, ಸರಾಜ್ಯಂ ಮನುಜಸುತಮ್ ಆಗತಂ ನ ಪಶ್ಯನ್ತೋ ಮೃತ್ಯುಂ ನ ಸ್ವಾದಿಷ್ಯನ್ತಿ, ಏತಾದ್ಯಶಾಃ ಕತಿಪಯಜನಾ ಅತ್ರಾಪಿ ದಕ್ಷಾಯಮಾನಾಃ ಸನ್ತಿ |

17 ಅನನ್ತರಂ ಷಡ್ವಿನೇಭ್ಯಃ ಪರಂ ಯೀಶುಃ ಪಿತರಂ ಯಾಕೂಬಂ ತತ್ವಜಂ ಯೋಹನಙ್ಕು ಗೃಹ್ಣನ್ ಉಚ್ಛಾದ್ಯೇ ವಿವಿಕ್ತಸ್ತಾನಮ್ ಆಗತ್ಯ ತೇಷಾಂ ಸಮಕ್ಷಂ ರೂಪಮನ್ಯತ್ ದಧಾರ | 2 ತೇನ ತದಾಸ್ಯಂ ತೇಜಸ್ವಿ, ತದಾಭರಣಮ್ ಅಲೋಕವತ್ ಪಾಣ್ಡುರಂಭವತ್ | 3 ಅನ್ಯಚ್ಚ ತೇನ ಸಾಕಂ ಸಂಲಪನ್ತಾ ಮೂಸಾ ಏಲಿಯಶ್ಚ ತೇಭ್ಯೋ ದರ್ಶನಂ ದದತುಃ | 4 ತದಾನೀಂ ಪಿತರೋ ಯೀಶುಂ ಜಗಾದ, ಹೇ ಪ್ರಭೋ ಸ್ಥಿತಿರತ್ರಾಸ್ತಾಕಂ ಶುಭಾ, ಯದಿ ಭವತಾನುಮನ್ಯತೇ, ತರ್ಹಿ ಭವದರ್ಥಮೇಕಂ ಮೂಸಾರ್ಥಮೇಕಮ್ ಏಲಿಯಾರ್ಥಙ್ಕುಚ್ಛಿಕ್ಮಮ್ ಇತಿ ತ್ರೀಣಿ ದೂಷ್ಯಾಣಿ ನಿರ್ಮಮ | 5 ಏತತ್ವಥನಕಾಲ ಏಕ ಉಜ್ವಲಃ ಪಯೋದಸ್ತೇಷಾಮುಪರಿ ಛಾಯಾಂ ಕೃತವಾನ್, ವಾರಿದಾದ್ ಏಷಾ ನಭಸೀಯಾ ವಾಗ್ ಬಭೂವ, ಮಮಾಯಂ ಪ್ರಿಯಃ ಪುತ್ರಃ, ಅಸ್ಮಿನ್ ಮಮ ಮಹಾಸನ್ನೋಷ ಏತಸ್ಯ ವಾಕ್ಯಂ ಯೂಯಂ ನಿಶಾಮಯತ | 6 ಕಿನ್ನು ವಾಚಮೇತಾಂ ಶೃಣ್ವನ್ಽಏವ ಶಿಷ್ಯಾ ಮೃಶಂ ಶಜ್ಯಮಾನಾ ನ್ಯುಬ್ಧಾ ನೃಪತನ್ | 7 ತದಾ ಯೀಶುರಾಗತ್ಯ ತೇಷಾಂ ಗಾತ್ರಾಣಿ ಸ್ಪೃಶನ್ ಉವಾಚ, ಉತ್ಪಿಷ್ಠತ, ಮಾ ಭೈಷ್ಠ | 8 ತದಾನೀಂ ನೇತ್ರಾಣ್ಯನ್ವೀಲ್ಯ ಯೀಶುಂ ವಿನಾ ಕಮಪಿ ನ ದದೃಶುಃ | 9 ತತಃ ಪರಮ್ ಅದೇರವರೋಹಣಕಾಲೇ ಯೀಶುಸ್ತಾನ್ ಇತ್ಯಾದಿದೇಶ, ಮನುಜಸುತಸ್ಯ ಮೃತಾನಾಂ ಮಧ್ಯಾದುತ್ತಾನಂ ಯಾವನ್ನ ಜಾಯತೇ, ತಾವತ್ ಯುಷ್ಮಾಭಿರೇತದ್ವರ್ಶನಂ ಕಸ್ಮೈಚಿದಪಿ ನ ಕಥಯಿತವ್ಯಂ | 10 ತದಾ ಶಿಷ್ಯಾಸ್ತಂ ಪಪ್ರಚ್ಛಃ, ಪ್ರಥಮಮ್ ಏಲಿಯ ಆಯಾಸ್ಯತೀತಿ ಕುತ ಉಪಾಧ್ಯಾಯೈರುಚ್ಯತೇ? 11 ತತೋ ಯೀಶುಃ ಪ್ರತ್ಯವಾದೀತ್, ಏಲಿಯಃ ಪ್ರಾಗೇತ್ಯ ಸರ್ವಾಣಿ ಸಾಧಯಿಷ್ಯತೀತಿ ಸತ್ಯಂ, 12 ಕಿನ್ನವಹಂ ಯುಷ್ಮಾನ್ ವಚ್ಛಿ, ಏಲಿಯ ಏತ್ಯ ಗತಃ, ತೇ ತಮಪರಿಚಿತ್ಯ ತಸ್ಮಿನ್ ಯಥೇಚ್ಛಂ ವ್ಯವಜಹುಃ; ಮನುಜಸುತೇನಾಪಿ ತೇಷಾಮನ್ನಿಕೇ ತಾದ್ಯಗ್ ದುಃಖಂ ಭೋಕ್ತವ್ಯಂ | 13 ತದಾನೀಂ ಸ ಮಜ್ಜಯಿತಾರಂ ಯೋಹನಮಧಿ ಕಥಾಮೇತಾಂ ವ್ಯಾಹೃತವಾನ್, ಇತ್ಥಂ ತಚ್ಚಿಷ್ಯಾ ಬುಬುಧಿರೇ | 14 ಪಶ್ಚಾತ್ ತೇಷು ಜನನಿವಹಸ್ಯಾನ್ವಿಕಮಾಗತೇಷು ಕಶ್ಚಿತ್ ಮನುಜಸ್ತದನ್ನಿಕಮೇತ್ಯ ಜಾನೂನೀ ಪಾತಯಿತ್ವಾ ಕಥಿತವಾನ್, 15 ಹೇ ಪ್ರಭೋ, ಮತ್ಪುತ್ರಂ ಪ್ರತಿ ಕೃಪಾಂ ವಿದಧಾತು, ಸೋಪಸ್ತೂರಾಮಯೇನ ಭೃಶಂ ವೃಥಿತಃ ಸನ್ ಪುನಃ ಪುನ ವರ್ಹನ್ ಮುಹು ಜರ್ಲಮಧ್ಯೇ ಪತತಿ | 16 ತಸ್ಮಾದ್ ಭವತಃ ಶಿಷ್ಯಾಣಾಂ ಸಮೀಪೇ ತಮಾನಯಂ ಕಿನ್ನು ತೇ ತಂ ಸ್ವಾಸ್ಥಂ ಕರ್ತುಂ ನ ಶಕ್ಯಾಃ | 17 ತದಾ ಯೀಶುಃ ಕಥಿತವಾನ್ ರೇ

ಅವಿಶ್ವಾಸಿನ, ರೇ ವಿಪಥಗಾಮಿನ, ಪುನಃ ಕತಿಕಾಲಾನ್ ಅಹಂ ಯುಷ್ಮಾಕಂ ಸನ್ನಿಧೌ ಸ್ಥಾಸ್ಥಾಮಿ? ಕತಿಕಾಲಾನ್ ವಾ ಯುಷ್ಮಾನ್ ಸಹಿಷ್ಣೇ? ತಮತ್ರ ಮಮಾನುಕಮಾನಯತ | 18 ಶಲ್ವಾದ್ ಯೀಶುನಾ ತರ್ಜತವಪ ಸ ಭೂತಸ್ತಂ ವಿಹಾಯ ಗತವಾನ್, ತದ್ಗಣ್ಣವಪ ಸ ಬಾಲಕೋ ನಿರಾಮಯೋಽಭೂತ್ | 19 ತತಃ ಶಿಷ್ಯಾ ಗುಪ್ತಂ ಯೀಶುಮಪಾಗತ್ಯ ಬಭಾಷೀರ, ಕುತೋ ವಯಂ ತಂ ಭೂತಂ ತ್ಯಾಜಯಿತುಂ ನ ಶಕ್ತಾಃ? 20 ಯೀಶುನಾ ತೇ ಪ್ರೋಕ್ತಾಃ, ಯುಷ್ಮಾಕಮಪ್ರತ್ಯಯಾತ್; 21 ಯುಷ್ಮಾನಹಂ ತಥ್ಯಂ ವಚ್ಚಿ ಯದಿ ಯುಷ್ಮಾಕಂ ಸರ್ವಪೈಕಮಾತ್ರೋಪಿ ವಿಶ್ವಾಸೋ ಜಾಯತೇ, ತರ್ಹಿ ಯುಷ್ಮಾಭಿರಸ್ಮಿನ್ ಶೈಲೇ ತ್ವಮಿತಃ ಸ್ಥಾನಾತ್ ತತ್ ಸ್ಥಾನಂ ಯಾಹೀತಿ ಬ್ರೂತೇ ಸ ತದ್ವಪ ಚಲಿಷ್ಯತಿ, ಯುಷ್ಮಾಕಂ ಕಿಮಪ್ಯಸಾದ್ಧೃಷ್ಯ ಕಮ್ಯನ್ ಸ್ಥಾಸ್ಥಾತಿ | ಕಿನ್ತು ಪ್ರಾರ್ಥನೋಪವಾಸೌ ವಿನೈತಾದ್ಯಶೋ ಭೂತೋ ನ ತ್ಯಾಜ್ಯೇತ | 22 ಅಪರಂ ತೇಷಾಂ ಗಾಲೀಲ್ಯದೇಶೇ ಭ್ರಮಣಕಾಲೇ ಯೀಶುನಾ ತೇ ಗದಿತಾಃ, ಮನುಜಸುತೋ ಜನಾನಾಂ ಕರೇಷು ಸಮರ್ಪಯಿಷ್ಯತೇ ತೈ ಹನಿಷ್ಯತೇ ಚ, 23 ಕಿನ್ತು ತ್ಮತೀಯೇಽಹಿಂ ಮ ಉತ್ಥಾಪಿಷ್ಯತೇ, ತೇನ ತೇ ಭೃಶಂ ದುಃಖಿತಾ ಬಭೂವಃ | 24 ತದನನ್ತರಂ ತೇಷು ಕಫರ್ನಾಹೂಮ್ನಗರಮಾಗತೇಷು ಕರಸಂಗ್ರಾಹಿಣಃ ಪಿತರಾನುಕರಮಾಗತ್ಯ ಪಪ್ರಚ್ಛುಃ, ಯುಷ್ಮಾಕಂ ಗುರುಃ ಕಿಂ ಮನ್ನಿರಾರ್ಥಂ ಕರಂ ನ ದದಾತಿ? ತತಃ ಪಿತರಃ ಕಥಿತವಾನ್ ದದಾತಿ | 25 ತತಸ್ತಸ್ಮಿನ್ ಗೃಹಮದ್ಯಮಾಗತೇ ತಸ್ಯ ಕಥಾಕಥನಾತ್ ಪೂರ್ವಮೇವ ಯೀಶುರುವಾಚ, ಹೇ ಶಿಮೋನ್, ಮೇದಿನ್ಯಾ ರಾಜಾಃ ಸ್ವಸ್ಥಾಪತ್ಯೇಭ್ಯಃ ಕಿಂ ವಿದೇಶಿಭ್ಯಃ ಕೇಭ್ಯಃ ಕರಂ ಗೃಹ್ಣಸಿ? ಅತ್ರ ತ್ವಂ ಕಿಂ ಬುದ್ಧಸೀ? ತತಃ ಪಿತರ ಉಕ್ತವಾನ್, ವಿದೇಶಿಭ್ಯಃ | 26 ತದಾ ಯೀಶುರುಕ್ತವಾನ್, ತರ್ಹಿ ಸನ್ನಾನಾ ಮುಕ್ತಾಃ ಸನ್ತಿ | 27 ತಥಾಪಿ ಯಥಾಸ್ಮಾಭಿಸ್ತೇಷಾಮನ್ತರಾಯೋ ನ ಜನ್ಯತೇ, ತತ್ತ್ಯತೇ ಜಲಧೇಸ್ವೀರಂ ಗತ್ವಾ ವಡಿಶಂ ಕ್ಷಿಪ, ತೇನಾದೌ ಯೋ ಮೀನ ಉತ್ಥಾಸ್ಯತಿ, ತಂ ಘೃತ್ವಾ ತನ್ಮುಖೇ ಮೋಚಿತೇ ತೋಲಕೈಕಂ ರೂಪ್ಯಂ ಪ್ರಾಪ್ಸ್ಯಸಿ, ತದ್ ಗೃಹೀತ್ವಾ ತವ ಮಮ ಚ ಕೃತೇ ತೇಭ್ಯೋ ದೇಹಿ |

18 ತದಾನೀಂ ಶಿಷ್ಯಾ ಯೀಶೋಃ ಸಮೀಪಮಾಗತ್ಯ ಪೃಷ್ಟವನ್ತಃ ಸ್ವರ್ಗರಾಜ್ಞೇ ಕಃ ಶ್ರೇಷ್ಠಃ? 2 ತತೋ ಯೀಶುಃ ಕ್ಷುದ್ರಮೇಕಂ ಬಾಲಕಂ ಸ್ವಸಮೀಪಮಾನೀಯ ತೇಷಾಂ ಮದ್ಯೇ ನಿಧಾಯ ಜಗಾದ, 3 ಯುಷ್ಮಾನಹಂ ಸತ್ಯಂ ಬ್ರವೀಮಿ, ಯೂಯಂ ಮನೋವಿನಿಮಯೇನ ಕ್ಷುದ್ರಬಾಲವತ್ ನ ಸನ್ತಃ ಸ್ವರ್ಗರಾಜ್ಯಂ ಪ್ರವೇಷ್ಯುಂ ನ ಶಕ್ನುಥ | 4 ಯಃ ಕಶ್ಚಿದ್ ಏತಸ್ಯ ಕ್ಷುದ್ರಬಾಲಕಸ್ಯ ಸಮಮಾತ್ಮಾನಂ ನಮ್ರೀಕರೋತಿ, ಸಏವ ಸ್ವರ್ಗರಾಜಯೇ ಶ್ರೇಷ್ಠಃ | 5 ಯಃ ಕಶ್ಚಿದ್ ಏತಾದೃಶಂ ಕ್ಷುದ್ರಬಾಲಕಮೇಕಂ ಮಮ ನಾಮ್ನಿ ಗೃಹ್ಣಾತಿ, ಸ ಮಾಮೇವ ಗೃಹ್ಣಾತಿ | 6 ಕಿನ್ತು ಯೋ ಜನೋ ಮಯಿ ಕೃತವಿಶ್ವಾಸಾನಾಮೇತೇಷಾಂ ಕ್ಷುದ್ರಪ್ರಾಣಿನಾಮ್ ಏಕಸ್ಥಾಪಿ ವಿಧ್ವಿಂ ಜನಯತಿ, ಕಣ್ಣಬದ್ಧಪೇಷಣೀಕಸ್ಯ ತಸ್ಯ ಸಾಗರಾಗಾಧಜಲೇ ಮಜ್ಜನಂ ಶ್ರೇಯಃ | 7 ವಿಘ್ನಾತ್ ಜಗತಃ ಸನ್ನಾಪೋ ಭವಿಷ್ಯತಿ, ವಿಘ್ನೋಽವಶ್ಯಂ ಜನಯಿಷ್ಯತೇ, ಕಿನ್ತು ಯೇನ ಮನುಜೇನ ವಿಘ್ನೋ ಜನಿಷ್ಯತೇ ತಸ್ಯೈವ ಸನ್ನಾಪೋ ಭವಿಷ್ಯತಿ | 8 ತಸ್ಮಾತ್ ತವ ಕರಶ್ಚರಣೋ ವಾ ಯದಿ ತ್ವಾಂ ಬಾಧತೇ, ತರ್ಹಿ ತಂ ಛಿತ್ವಾ ನಿಕ್ಷಿಪ, ದ್ವಿಕರಸ್ಯ ದ್ವಿಪದಸ್ಯ ವಾ ತವಾನಪ್ತವಹ್ನೌ ನಿಕ್ಷೇಪಾತ್, ಖಲ್ವಸ್ಯ ವಾ ಛಿನ್ಹಕಸ್ಯಸ್ಯ ತವ ಜೀವನೇ ಪ್ರವೇಶೋ ವರಂ | (aiōnios g166) 9 ಅಪರಂ ತವ ನೇತ್ರಂ ಯದಿ ತ್ವಾಂ ಬಾಧತೇ, ತರ್ಹಿ ತದಪ್ಯುತ್ಪಾವ್ಯ ನಿಕ್ಷಿಪ, ದ್ವಿನೇತ್ರಸ್ಯ ನರಕಾಗ್ನಿ ನಿಕ್ಷೇಪಾತ್ ಕಾಣಸ್ಯ ತವ

ಜೀವನೇ ಪ್ರವೇಶೋ ವರಂ | (Geenna g1067) 10 ತಸ್ಮಾದವಧಧೌ, ಏತೇಷಾಂ ಕ್ಷುದ್ರಪ್ರಾಣಿನಾಮ್ ಏಕಮಪಿ ಮಾ ತುಚ್ಛೇಕುರುತ, 11 ಯುತೋ ಯುಷ್ಮಾನಹಂ ತಥ್ಯಂ ಬ್ರವೀಮಿ, ಸ್ವರ್ಗೇ ತೇಷಾಂ ದೂತಾ ಮಮ ಸ್ವರ್ಗಸ್ಥಸ್ಯ ಪಿತರಾಸ್ಯಂ ನಿತ್ಯಂ ಪಶ್ಯನ್ತಿ | ಏವಂ ಯೇ ಯೇ ಹಾರಿತಾಸ್ತಾನ್ ರಕ್ಷಿತುಂ ಮನುಜಪುತ್ರ ಅಗಚ್ಛತ್ | 12 ಯೂಯಮತ್ರ ಕಿಂ ವಿವಿಂಗ್ನೇಃ? ಕಸ್ಯಚಿದ್ ಯದಿ ಶತಂ ಮೇಷಾಃ ಸನ್ತಿ, ತೇಷಾಮೇಕೋ ಹಾರ್ಯುತೇ ಚ, ತರ್ಹಿ ಸ ಏಕೋನಶತಂ ಮೇಷಾನ್ ವಿಹಾಯ ಪರ್ವತಂ ಗತ್ವಾ ತಂ ಹಾರಿತಮೇಕಂ ಕಿಂ ನ ಮೃಗಯತೇ? 13 ಯದಿ ಚ ಕದಾಚಿತ್ ತನ್ರೋಷೋದ್ದೇಶಂ ಲಮತೇ, ತರ್ಹಿ ಯುಷ್ಮಾನಹಂ ಸತ್ಯಂ ಕಥಯಾಮಿ, ಸೋಽವಿಪಥಗಾಮಿಭ್ಯ ಏಕೋನಶತಮೇಷೇಭ್ಯೋಪಿ ತದೇಕಹೇತೋರಧಿಕಮತ್ ಅಹ್ಣಾದತೇ | 14 ತದ್ಧದ್ ಏತೇಷಾಂ ಕ್ಷುದ್ರಪ್ರಾಣಿನಾಮ್ ಏಕೋಪಿ ನಶ್ಯತೀತಿ ಯುಷ್ಮಾಕಂ ಸ್ವರ್ಗಸ್ಥಪಿತು ನಾರಭಿಮತಮ್ | 15 ಯದ್ಯಪಿ ತವ ಭ್ರಾತಾ ತ್ವಯಿ ಕಿಮಪ್ಯಪರಾದ್ಯತಿ, ತರ್ಹಿ ಗತ್ವಾ ಯುವಯೋರ್ಧ್ವಯೋಃ ಸ್ಥಿತಯೋಸ್ತಸ್ಯಾಪರಾಧಂ ತಂ ಜ್ಞಾಪಯ | ತತ್ರ ಸ ಯದಿ ತವ ವಾಕ್ಯಂ ಶೃಣೋತಿ, ತರ್ಹಿ ತ್ವಂ ಸ್ವಭ್ರಾತರಂ ಪ್ರಾಪ್ತವಾನ್, 16 ಕಿನ್ತು ಯದಿ ನ ಶೃಣೋತಿ, ತರ್ಹಿ ದ್ವಾಭ್ಯಾಂ ತ್ರಿಭಿ ವಾ ಸಾಕ್ಷಿಭಿಃ ಸರ್ವ್ವಂ ವಾಕ್ಯಂ ಯಥಾ ನಿಶ್ಚಿತಂ ಜಾಯತೇ, ತದರ್ಥಮ್ ಏಕಂ ದ್ವೌ ವಾ ಸಾಕ್ಷಿಣೌ ಗೃಹೀತ್ವಾ ಯಾಹಿ | 17 ತೇನ ಸ ಯದಿ ತಯೋ ವಾರ್ಕ್ಯಂ ನ ಮಾನ್ಯತೇ, ತರ್ಹಿ ಸಮಾಜಂ ತಜ್ಞಾಪಯ, ಕಿನ್ತು ಯದಿ ಸಮಾಜಸ್ಯಾಪಿ ವಾಕ್ಯಂ ನ ಮಾನ್ಯತೇ, ತರ್ಹಿ ಸ ತವ ಸಮೀಪೇ ದೇವಪೂಜಕಇವ ಚಕ್ಷಾಲ್ಇವ ಚ ಭವಿಷ್ಯತಿ | 18 ಅಹಂ ಯುಷ್ಮಾನ್ ಸತ್ಯಂ ವದಾಮಿ, ಯುಷ್ಮಾಭಿಃ ಪೃಥಿವ್ಯಾಂ ಯದ್ ಬದ್ಧತೇ ತತ್ ಸ್ವರ್ಗೇ ಭಂತ್ಯತೇ; ಮೇದಿನ್ಯಾಂ ಯತ್ ಭೋಚ್ಯತೇ, ಸ್ವರ್ಗೇಽಪಿ ತತ್ ಮೋಕ್ಷತೇ | 19 ಪುನರಹಂ ಯುಷ್ಮಾನ್ ವದಾಮಿ, ಮೇದಿನ್ಯಾಂ ಯುಷ್ಮಾಕಂ ಯದಿ ದ್ವಾಪೇಕವಾಕ್ಯೋಽಭೂಯ ಕಿನ್ಚಿತ್ ಪ್ರಾರ್ಥಯೇತೇ, ತರ್ಹಿ ಮಮ ಸ್ವರ್ಗಸ್ಥಪಿತಾ ತತ್ ತಯೋಃ ಕೃತೇ ಸಮ್ಪನ್ನಂ ಭವಿಷ್ಯತಿ | 20 ಯತೋ ಯತ್ರ ದ್ವೌ ತ್ರಯೋ ವಾ ಮಮ ನಾನ್ತಿ ಮಿಲನ್ತಿ, ತತ್ರೈವಾಹಂ ತೇಷಾಂ ಮದ್ಯೇಽಸ್ಮಿ | 21 ತದಾನೀಂ ಪಿತರಸ್ತತ್ಮೀಪಮಾಗತ್ಯ ಕಥಿತವಾನ್ ಹೇ ಪ್ರಭೋ, ಮಮ ಭ್ರಾತಾ ಮಮ ಯದ್ಯಪರಾದ್ಯತಿ, ತರ್ಹಿ ತಂ ಕತಿಕೃತ್ಯಃ ಕ್ಷಮಿಷ್ಯೇ? 22 ಕಿಂ ಸಪ್ತಕೃತ್ಯಃ? ಯೀಶುಸ್ತಂ ಜಗಾದ, ತ್ವಾಂ ಕೇವಲಂ ಸಪ್ತಕೃತ್ಯೋ ಯಾವತ್ ನ ವದಾಮಿ, ಕಿನ್ತು ಸಪ್ತತ್ಯಾ ಗುಣಿತಂ ಸಪ್ತಕೃತ್ಯೋ ಯಾವತ್ | 23 ಅಪರಂ ನಿಜದಾಸ್ಯಃ ಸಹ ಜಿಗಣಯಿಷುಃ ಕಶ್ಚಿದ್ ರಾಜೇವ ಸ್ವರ್ಗರಾಜಯಂ | 24 ಆರಬ್ಬೇ ತಸ್ಮಿನ್ ಗಣನೇ ಸಾರ್ಥಸಹಸ್ರಮುದಾಪೂರಿತಾನಾಂ ದಶಸಹಸ್ರಪುಟಿಕಾನಾಮ್ ಏಕೋಽಘಮರ್ಣಸ್ತತ್ಸಮಕ್ರಮಾನಾಯಿ | 25 ತಸ್ಯ ಪರಿಶೋಧನಾಯ ದ್ರವ್ಯಾಭಾವಾತ್ ಪರಿಶೋಧನಾರ್ಥಂ ಸ ತದೀಯಭಾರ್ಯಾರ್ಪಪ್ರಾತುಾದಿಸರ್ವಸ್ಥು ವಿಕ್ರೀಯತಾಮಿತಿ ತತ್ಪ್ರಭುರಾದಿದೇಶ | 26 ತೇನ ಸ ದಾಸಸ್ತಸ್ಯ ಪಾದಯೋಃ ಪತನ್ ಪ್ರಣಮ್ಯ ಕಥಿತವಾನ್, ಹೇ ಪ್ರಭೋ ಭವತಾ ಘೈರ್ಯೋಃ ಕೃತೇ ಮಯಾ ಸರ್ವ್ವಂ ಪರಿಶೋಧಿಷ್ಯತೇ | 27 ತದಾನೀಂ ದಾಸಸ್ಯ ಪ್ರಭುಃ ಸಕರುಣಃ ಸನ್ ಸಕಲರ್ಣಂ ಕ್ಷಮಿತ್ವಾ ತಂ ತತ್ಯಾಜ | 28 ಕಿನ್ತು ತಸ್ಮಿನ್ ದಾಸೇ ಬಹಿ ಯಾರ್ತೇ, ತಸ್ಯ ಶತಂ ಮುದ್ರಾಚತುರ್ಥಾಂಶಾನ್ ಯೋ ಧಾರಯತಿ, ತಂ ಸಹದಾಸಂ ದೃಷ್ಟ್ವಾ ತಸ್ಯ ಕಣ್ಣಂ ನಿಷ್ಪೀಡ್ಯ ಗದಿತವಾನ್, ಮಮ ಯತ್ ಪ್ರಾಪ್ಯಂ ತತ್ ಪರಿಶೋಧಯ | 29 ತದಾ ತಸ್ಯ ಸಹದಾಸಸ್ತತ್ಪಾದಯೋಃ

ಪತಿತ್ವಾ ವಿನೀಯ ಬಭಾಷೇ, ತ್ವಯಾ ದೈರ್ಯೇ ಕೃತೇ ಮಯಾ ಸರ್ವ್ವಂ ಪರಿಶೋಧಿಷ್ಯತೇ | 30 ತಥಾಪಿ ಸ ತತ್ ನಾಜಗೀಕೃತ್ಯ ಯಾವತ್ ಸರ್ವ್ವಮ್ಯುಣಂ ನ ಪರಿಶೋಧಿತವಾನ್ ತಾವತ್ ತಂ ಕಾರಾಯಾಂ ಸ್ಥಾಪಯಾಮಾಸ | 31 ತದಾ ತಸ್ಯ ಸಹದಾಸಾಸ್ತಸ್ಮೈತಾದ್ವ್ಯಾಗ್ ಆಚರಣಂ ವಿಲೋಕ್ಯ ಪ್ರಭೋಃ ಸಮೀಪಂ ಗತ್ವಾ ಸರ್ವ್ವಂ ವೃತ್ತಾಂತಂ ನಿವೇದಯಾಮಾಸುಃ | 32 ತದಾ ತಸ್ಯ ಪ್ರಭುಸ್ತಮಾಹೂಯ ಜಗಾದ, ಲೇ ದುಷ್ಠ ದಾಸ, ತ್ವಯಾ ಮತ್ಸನ್ನಿಧೌ ಪ್ರಾರ್ಥಿತೇ ಮಯಾ ತವ ಸರ್ವ್ವಮ್ಯುಣಂ ತ್ಯಕ್ತಂ; 33 ಯಥಾ ಚಾಹಂ ತ್ವಯಿ ಕರುಣಾಂ ಕೃತವಾನ್, ತಥೈವ ತ್ವತ್ಸಹದಾಸೇ ಕರುಣಾಕರಣಂ ಕಿಂ ತವ ನೋಚಿತಂ? 34 ಇತಿ ಕಥಯಿತ್ವಾ ತಸ್ಯ ಪ್ರಭುಃ ಕ್ರುದ್ಧಾನ್ ನಿಜಪ್ರಾಪ್ಯಂ ಯಾವತ್ ಸ ನ ಪರಿಶೋಧಿತವಾನ್, ತಾವತ್ ಪ್ರಹಾರಕಾನಾಂ ಕರೇಷು ತಂ ಸಮರ್ಪಿತವಾನ್ | 35 ಯದಿ ಯೂಯಂ ಸ್ವಾನ್ತಃಕರಣೈಃ ಸ್ವಸ್ತಸಹಜಾನಾಮ್ ಅಪರಾಧಾನ್ ನ ಕ್ಷಮದ್ಧೇ, ತರ್ಹಿ ಮಮ ಸ್ವಗ್ರಸ್ಯ ಪಿತಾಪಿ ಯುಷ್ಮಾನ್ ಪ್ರತೀತ್ಥಂ ಕರಿಷ್ಯತಿ |

19 ಅನನ್ತರಮ್ ಏತಾಸು ಕಥಾಸು ಸಮಾಪ್ತಾಸು ಯೀಶು ಗರ್ಲೀಲಪ್ರದೇಶಾತ್ ಪ್ರಸ್ಥಾಯ ಯುದ್ಧನೀರಸ್ಥಂ ಯುಹೂದಾಪ್ರದೇಶಂ ಪ್ರಾಪ್ತಃ | 2 ತದಾ ತತ್ಪಶ್ಚಾತ್ ಜನನಿವಹೇ ಗತೇ ಸ ತತ್ರ ತಾನ್ ನಿರಾಮಯಾನ್ ಅಕರೋತ್ | 3 ತದನನ್ತರಂ ಫಿರೂಶಿನಸ್ತತ್ಪ್ರವೇಷಮಾಗತ್ಯ ಪಾರೀಕ್ವಿತಂ ತಂ ಪಪ್ರಚ್ಛುಃ, ಕಸ್ಮಾದಪಿ ಕಾರಣಾತ್ ನರೇಣ ಸ್ವಜಾಯಾ ಪರಿತ್ಯಾಜ್ಯಾ ನ ವಾ? 4 ಸ ಪ್ರತ್ಯುವಾಚ, ಪ್ರಥಮಮ್ ಈಶ್ವರೋ ನರತ್ವೇನ ನಾರೀತ್ವೇನ ಚ ಮನುಜಾನ್ ಸಸರ್ಜ, ತಸ್ಮಾತ್ ಕಥಿತವಾನ್, 5 ಮಾನುಷಃ ಸ್ವಪಿತರೌ ಪರಿತ್ಯಜ್ಯ ಸ್ವಪತ್ನ್ಯಾಮ್ ಅಸಕ್ಯತೇ, ತೌ ದ್ವೌ ಜನಾರ್ವೇಕಾಜ್ಞೌ ಭವಿಷ್ಯತಃ, ಕಿಮೇತದ್ ಯುಷ್ಮಾಭಿ ನಃ ಪತಿತಮ್? 6 ಅತಸ್ತೌ ಪುನ ನಃ ದ್ವೌ ತಯೋರೇಕಾಜ್ಞತ್ವಂ ಜಾತಂ, ಈಶ್ವರೇಣ ಯಚ್ಚ ಸಮಯುಜ್ಯತ, ಮನುಜೋ ನ ತದ್ ಭಿನ್ಯಾತ್ | 7 ತದಾನೀಂ ತೇ ತಂ ಪ್ರತ್ಯವದನ್, ತಥಾತ್ವೇ ತ್ಯಾಜ್ಯಪತ್ರಂ ದತ್ತ್ವಾ ಸ್ವಾಂ ಸ್ವಾಂ ಜಾಯಾಂ ತ್ಯಕ್ತುಂ ವ್ಯವಸ್ಥಾಂ ಮೂಸಾಃ ಕಥಂ ಲಿಲೇಖ? 8 ತತಃ ಸ ಕಥಿತವಾನ್, ಯುಷ್ಮಾಕಂ ಮನಸಾಂ ಕಾರಿನ್ದಾನ್ ಯುಷ್ಮಾನ್ ಸ್ವಾಂ ಸ್ವಾಂ ಜಾಯಾಂ ತ್ಯಕ್ತುಮ್ ಅನ್ಯಮನ್ಯತ ಕಿನ್ತು ಪ್ರಥಮಾದ್ ಏಷೋ ವಿಧಿರ್ನಾಸೀತ್ | 9 ಅತೋ ಯುಷ್ಮಾನ್ಹಂ ವದಾಮಿ, ವ್ಯಭಿಚಾರಂ ವಿನಾ ಯೋ ನಿಜಜಾಯಾಂ ತ್ಯಜೇತ್ ಅನ್ಯಾನ್ವಿ ವಿವಹೇತ್, ಸ ಪರದಾರಾನ್ ಗಚ್ಛತಿ; ಯಶ್ಚ ತ್ಯಕ್ತಾಂ ನಾರೀಂ ವಿವಹತಿ ಸೋಪಿ ಪರದಾರೇಷು ರಮತೇ | 10 ತದಾ ತಸ್ಯ ಶಿಷ್ಯಾಸ್ತಂ ಬಭಾಷೀರೇ, ಯದಿ ಸ್ವಜಾಯಯಾ ಸಾಕಂ ಪುಂಸ ಏತಾದ್ಯತ್ ಸಮ್ಯನ್ಯೋ ಜಾಯತೇ, ತರ್ಹಿ ವಿವಹನಮೇವ ನ ಭದ್ರಂ | 11 ತತಃ ಸ ಉಕ್ತವಾನ್, ಯೇಭ್ಯಸ್ತತ್ಸಮರ್ಥ್ಯಂ ಆದಾಯಿ, ತಾನ್ ವಿನಾನ್ಯಃ ಕೋಪಿ ಮನುಜ ಏತನ್ಮತಂ ಗ್ರಹೀತುಂ ನ ಶಕ್ನೋತಿ | 12 ಕತಿಪಯಾ ಜನನಕ್ಷಿಬಃ ಕತಿಪಯಾ ನರಕೃತಕ್ಷಿಬಃ ಸ್ವರ್ಗರಾಜ್ಯಾಯ ಕತಿಪಯಾಃ ಸ್ಯತ್ಕೃತಕ್ಷಿಬಾಶ್ಚ ಸನ್ನಿ, ಯೇ ಗ್ರಹೀತುಂ ಶಕ್ಯವನ್ನಿ ತೇ ಗೃಹ್ಯನ್ತು | 13 ಅಪರಮ್ ಯಥಾ ಸ ಶಿಶೂನಾಂ ಗಾತ್ರೇಷು ಹಸ್ತಂ ದತ್ತಾ ಪ್ರಾರ್ಥಯತೇ, ತದರ್ಥಂ ತತ್ಪ್ರಮೇಂಪಂ ಶಿಶವ ಆನೀಯನ್, ತತ ಆನಯಿತ್ಯನ್ ಶಿಷ್ಯಾಸ್ತಿಸ್ಮೃತವನ್ | 14 ಕಿನ್ತು ಯೀಶುರುವಾಚ, ಶಿಶವೋ ಮದನ್ರಿಕಮ್ ಆಗಚ್ಛನ್ತು, ತಾನ್ ಮಾ ವಾರಯತ, ಏತಾದ್ಯಶಾಂ ಶಿಶೂನಾಮೇವ ಸ್ವರ್ಗರಾಜ್ಯಂ | 15 ತತಃ ಸ ತೇಷಾಂ ಗಾತ್ರೇಷು ಹಸ್ತಂ ದತ್ತಾ ತಸ್ಮಾತ್

ಸ್ಥಾನಾತ್ ಪ್ರತಸ್ತೇ | 16 ಅಪರಮ್ ಏಕ ಆಗತ್ಯ ತಂ ಪಪ್ರಚ್ಛ, ಹೇ ಪರಮಗುರೋ, ಅನನ್ತಾಯುಃ ಪ್ರಾಪ್ತುಂ ಮಯಾ ಕಿಂ ಕಿಂ ಸತ್ಕರ್ಮೈ ಕರ್ತವ್ಯಂ? (aiōnios g166) 17 ತತಃ ಸ ಉವಾಚ, ಮಾಂ ಪರಮಂ ಕುತೋ ವದಸಿ? ವಿನೇಶ್ವರಂ ನ ಕೋಪಿ ಪರಮಃ, ಕಿನ್ತು ಯದ್ವನನ್ತಾಯುಃ ಪ್ರಾಪ್ತುಂ ವಾಚ್ಛಸಿ, ತರ್ಹ್ಯಾಜ್ಞಾಃ ಪಾಲಯ | 18 ತದಾ ಸ ಪೃಷ್ಟವಾನ್, ಕಾಃ ಕಾ ಆಜ್ಞಾಃ? ತತೋ ಯೀಶುಃ ಕಥಿತವಾನ್, ನರಂ ಮಾ ಹನ್ಯಾಃ, ಪರದಾರಾನ್ ಮಾ ಗಚ್ಛೇಃ, ಮಾ ಚೋರಯೇಃ, ಮೃಷಾಸಾಕ್ಷಂ ಮಾ ದದ್ಯಾಃ, 19 ನಿಜಪಿತರೌ ಸಂಮನ್ಸ್ಯ, ಸ್ವಸಮೀಪವಾಸಿನಿ ಸ್ವಪತ್ ಪ್ರೇಮ ಕುರು | 20 ಸ ಯುವಾ ಕಥಿತವಾನ್, ಆ ಬಾಲ್ಯಾದ್ ಏತಾಃ ಪಾಲಯಾಮಿ, ಇದಾನೀಂ ಕಿಂ ನ್ಯೂನಮಾಸೇ? 21 ತತೋ ಯೀಶುರವದತ್, ಯದಿ ಸಿದ್ಧೋ ಭವಿತುಂ ವಾಚ್ಛಸಿ, ತರ್ಹಿ ಗತ್ವಾ ನಿಜಸರ್ವ್ವಸ್ತಂ ವಿಕ್ರಿಯೆ ದರಿದ್ರೇಭ್ಯೋ ವಿತರ, ತತಃ ಸ್ವರ್ಗೇ ವಿತ್ತಂ ಲಪ್ಸ್ಯಸೇ; ಆಗಚ್ಛ, ಮತ್ಪಶ್ಚಾದ್ವತ್ತೀ ಚ ಭವ | 22 ಏತಾಂ ವಾಚಂ ಶ್ರುತ್ವಾ ಸ ಯುವಾ ಸ್ನೀಯಬಹುಸಮ್ಪತ್ತೇ ವಿಫಷಣಃ ಸನ್ ಚಲಿತವಾನ್ | 23 ತದಾ ಯೀಶುಃ ಸ್ವಶಿಷ್ಯಾನ್ ಅವದತ್, ಧನಿನಾಂ ಸ್ವರ್ಗರಾಜ್ಯಪ್ರವೇಶೋ ಮಹಾದುಷ್ಕರ ಇತಿ ಯುಷ್ಮಾನಹಂ ತದ್ಧಂ ವದಾಮಿ | 24 ಪುನರಪಿ ಯುಷ್ಮಾನ್ಹಂ ವದಾಮಿ, ಧನಿನಾಂ ಸ್ವರ್ಗರಾಜ್ಯಪ್ರವೇಶಾತ್ ಸೂಚೀಲ್ವಿದೇಣ ಮಹಾಜ್ಞಗಮನಂ ಸುಕರಂ | 25 ಇತಿ ವಾಕ್ಯಂ ನಿಶಮ್ಯ ಶಿಷ್ಯಾ ಅತಿಚಮತ್ಪ್ರತ್ಯ ಕಥಯಾಮಾಸುಃ; ತರ್ಹಿ ಕಸ್ಯ ಪರಿತ್ಯಾಣಂ ಭವಿತುಂ ಶಕ್ನೋತಿ? 26 ತದಾ ಸ ತಾನ್ ದೃಷ್ಟ್ವಾ ಕಥಯಾಮಾಸ, ತತ್ ಮಾನುಷಾಣಾಮಶಕ್ಯಂ ಭವತಿ, ಕಿನ್ತಿಸ್ತಶ್ಚರಸ್ಯ ಸರ್ವ್ವಂ ಶಕ್ಯಮ್ | 27 ತದಾ ಪಿತರಸ್ತಂ ಗದಿತವಾನ್, ಪಶ್ಯ, ವಯಂ ಕಿಂ ಪ್ರಾಪ್ಸ್ಯಾಮಃ? 28 ತತೋ ಯೀಶುಃ ಕಥಿತವಾನ್, ಯುಷ್ಮಾನ್ಹಂ ತದ್ಧಂ ವದಾಮಿ, ಯೂಯಂ ಮಮ ಪಶ್ಚಾದ್ವತ್ತೀನೋ ಜಾತಾ ಇತಿ ಕಾರಣಾತ್ ನವೀನಸ್ಯಷ್ಟಿಕಾಲೇ ಯದಾ ಮನುಜಸುತಃ ಸ್ನೀಯೈಶ್ಚಯ್ಯಸಿಂಹಾಸನ ಉಪವೇಕ್ಷ್ಯತಿ, ತದಾ ಯೂಯಮಪಿ ದ್ವಾದಶಸಿಂಹಾಸನೇಷೂಪವಿಶ್ಯ ಇಸ್ರಾಯೇಲೀಯದ್ವಾದಶವಂಶಾನಾಂ ವಿಚಾರಂ ಕರಿಷ್ಯಥ | 29 ಅನ್ಯಚ್ಛ ಯಃ ಕಕ್ಷಿತ್ ಮಮ ನಾಮಕಾರಣಾತ್ ಗೃಹಂ ವಾ ಭ್ರಾತರಂ ವಾ ಭಗಿನೀಂ ವಾ ಪಿತರಂ ವಾ ಮಾತರಂ ವಾ ಜಾಯಾಂ ವಾ ಬಾಲಕಂ ವಾ ಭೂಮಿಂ ಪರಿತ್ಯಜತಿ, ಸ ತೇಷಾಂ ಶತಗುಣಂ ಲಪ್ಸ್ಯತೇ, ಅನನ್ತಾಯುಮೋಽಧಿಕಾರಿತ್ವಞ್ಚ ಪ್ರಾಪ್ಸ್ಯತಿ | (aiōnios g166) 30 ಕಿನ್ತು ಅಗ್ರೀಯಾ ಅನೇಕೇ ಜನಾಃ ಪಶ್ಚಾತ್, ಪಶ್ಚಾತೀಯಾಶ್ಚಾನೇಕೇ ಲೋಕಾ ಅಗ್ರೇ ಭವಿಷ್ಯನ್ತಿ |

20 ಸ್ವರ್ಗರಾಜ್ಯಮ್ ಏತಾದ್ಯಶಾ ಕೇನಚಿದ್ ಗೃಹಸ್ಯೇನ ಸಮಂ, ಯೋಽತಿಪ್ರಭಾತೇ ನಿಜದ್ರಾಕ್ಷಾಕ್ಷೇತೇ ಕೃಷಕಾನ್ ನಿಯೋಕ್ತುಂ ಗತವಾನ್ | 2 ಪಶ್ಚಾತ್ ತೈಃ ಸಾಕಂ ದಿನ್ರಿಕಭೃತಿಂ ಮುದ್ರಾಚತುರ್ಥಾಂಶಂ ನಿರೂಪ್ಯ ತಾನ್ ದ್ರಾಕ್ಷಾಕ್ಷೇತ್ರಂ ಪ್ರೇರಯಾಮಾಸ | 3 ಅನನ್ತರಂ ಪ್ರಹರೈಕವೇಲಾಯಾಂ ಗತ್ವಾ ಹಟ್ಟೇ ಕತಿಪಯಾನ್ ನಿಷ್ಕರ್ಮಕಾನ್ ವಿಲೋಕ್ಯ ತಾನವದತ್, 4 ಯೂಯಮಪಿ ಮಮ ದ್ರಾಕ್ಷಾಕ್ಷೇತ್ರಂ ಯಾತ, ಯುಷ್ಚಭ್ಯಮಹಂ ಯೋಗ್ಯಭೃತಿಂ ದಾಸ್ಯಾಮಿ, ತತಸ್ತೇ ವಪ್ರಜುಃ | 5 ಪುನಶ್ಚ ಸ ದ್ವಿತೀಯತ್ವತೀಯಯೋಃ ಪ್ರಹರಯೋ ಬರ್ಹಿ ಗತ್ವಾ ತಥೈವ ಕೃತವಾನ್ | 6 ತತೋ ದಣ್ಣದ್ಯಯಾವಶಿಷ್ಯಾಯಾಂ ವೇಲಾಯಾಂ ಬಹಿ

ಗೃಹಪರಾನ್ ಕತಿಪಯಜನಾನ್ ನಿಷ್ಕರ್ಮ್ಯಕಾನ್ ವಿಲೋಕ್ಯ ಪೃಷ್ಠವಾನ್, ಯೂಯಂ ಕಿಮರ್ಥಮ್ ಅತ್ರ ಸರ್ವಂ ದಿನಂ ನಿಷ್ಕರ್ಮ್ಯಾಣಸ್ತಿಷ್ಠಧ? 7 ತೇ ಪ್ರತ್ಯವದನ್, ಅಸ್ಮಾನ್ ನ ಕೋಪಿ ಕರ್ಮಮಣಿ ನಿಯುಂಕ್ತೇ | ತದಾನೀಂ ಸ ಕಥಿತವಾನ್, ಯೂಯಮಪಿ ಮಮ ದ್ರಾಕ್ಷಾಕ್ಷೇತ್ರಂ ಯಾತ, ತೇನ ಯೋಗ್ಯಾಂ ಭೃತಿಂ ಲಪ್ಸ್ಯಥ | 8 ತದನನ್ತರಂ ಸನ್ನ್ಯಾಯಾಂ ಸತ್ಯಾಂ ಸಖವ ದ್ರಾಕ್ಷಾಕ್ಷೇತ್ರಪತಿರಧ್ಯಕ್ಷಂ ಗದಿವಾನ್, ಕೃಷಕಾನ್ ಆಹೂಯ ಶೇಷಜನಮಾರಭ್ಯ ಪ್ರಥಮಂ ಯಾವತ್ ತೇಭ್ಯೋ ಭೃತಿಂ ದೇಹಿ | 9 ತೇನ ಯೇ ದಣ್ಣದ್ಯಾವಸ್ಥಿತೇ ಸಮಾಯಾತಾಸ್ತೇಷಾಮ್ ಏಕೈಕೋ ಜನೋ ಮುದ್ರಾಚತುರ್ಥಾಂಶಂ ಪ್ರಾಪ್ನೋತ್ | 10 ತದಾನೀಂ ಪ್ರಥಮನಿಯುಕ್ತಾ ಜನಾ ಆಗತ್ಯಾನುಮಿತವನ್ನೋ ವಯಮಧಿಕಂ ಪ್ರಸ್ವಾಮಃ, ಕಿನ್ಯು ತೈರಪಿ ಮುದ್ರಾಚತುರ್ಥಾಂಶೋಽಲಾಭಿ | 11 ತತಸ್ತೇ ತಂ ಗೃಹೀತ್ವಾ ತೇನ ಕ್ಷೇತ್ರಪತಿನಾ ಸಾಕಂ ವಾಗ್ಯುದ್ಧಂ ಕುರ್ವಂತಃ ಕಥಯಾಮಾಸುಃ, 12 ವಯಂ ಕೃತ್ಸಂ ದಿನಂ ತಾಪಕ್ಷೇಶೌ ಸೋಧವನ್ತಃ, ಕಿನ್ಯು ಪಶ್ಚಾತ್ತಾಯಾ ಸೇ ಜನಾ ದಣ್ಣದ್ಯಯಮಾತ್ರಂ ಪರಿಶ್ರಾನ್ಯವನ್ತಸ್ತೇಽಸ್ಮಾಭಿಃ ಸಮಾನಾಂಶಾಃ ಕೃತಾಃ | 13 ತತಃ ಸ ತೇಷಾಮೇಕಂ ಪ್ರತ್ಯುವಾಚ, ಹೇ ವತ್ಸ ಮಯಾ ತ್ವಾಂ ಪ್ರತಿ ಕೋಪ್ಯನ್ಯಾಯೋ ನ ಕೃತಃ ಕಿಂ ತ್ವಯಾ ಮತ್ಸಮಕ್ಷಂ ಮುದ್ರಾಚತುರ್ಥಾಂಶೋ ನಾಜ್ಞೇಕತಃ? | 14 ತಸ್ಮಾತ್ ತವ ಯತ್ ಪ್ರಾಪ್ತಂ ತದಾದಾಯ ಯಾಹಿ, ತುಭ್ಯಂ ಯತಿ, ಪಶ್ಚಾತೀನಿಯುಕ್ತಲೋಕಾಯಾಪಿ ತತಿ ದಾತುಮಿಚ್ಛಾಮಿ | 15 ಸ್ವೇಚ್ಛಯಾ ನಿಜದ್ರವ್ಯವ್ಯವಹರಣಂ ಕಿಂ ಮಯಾ ನ ಕರ್ತವ್ಯಂ? ಮಮ ದಾತೃತ್ವಾತ್ ತ್ವಯಾ ಕಿಮ್ ಈರ್ಷ್ಯಾದೃಷ್ಟಿಃ ಕ್ರಿಯತೇ? | 16 ಇತ್ಯಮ್ ಅಗ್ರೀಯಲೋಕಾಃ ಪಶ್ಚತೀಯಾ ಭವಿಷ್ಯನ್ತಿ, ಪಶ್ಚಾತೀಯಜನಾಶ್ಚಗ್ರೀಯಾ ಭವಿಷ್ಯನ್ತಿ, ಅಹೂತಾ ಬಹವಃ ಕಿನ್ತ್ವಲ್ಪೇ ಮನೋಭಿಲಷಿತಾಃ | 17 ತದನನ್ತರಂ ಯೀಶು ಯಿರೂಶಾಲಮ್ಮಗರಂ ಗಚ್ಛನ್ ಮಾರ್ಗಮಧ್ಯೇ ಶಿಷ್ಯಾನ್ ಏಕಾನ್ತೇ ವಭಾಷೇ, 18 ಪಶ್ಯ ವಯಂ ಯಿರೂಶಾಲಮ್ಮಗರಂ ಯಾಮಃ, ತತ್ರ ಪ್ರಧಾನಯಾಜಕಾಧ್ಯಾಪಕಾನಾಂ ಕರೇಷು ಮನುಷ್ಯಪುತ್ರಃ ಸಮರ್ಪಿಷ್ಯತೇ; 19 ತೇ ಚ ತಂ ಹನ್ತುಮಾಜ್ಞಾಪ್ಯ ತಿರಸ್ಕೃತ್ಯ ವೇತೇಣ ಪ್ರಹರ್ತುಂ ಕ್ರುಶೇ ಧಾತಯಿತುಞ್ಚಾನ್ಯದೇಶೀಯಾನಾಂ ಕರೇಷು ಸಮರ್ಪಯಿಷ್ಯನ್ತಿ, ಕಿನ್ಯು ಸ ತ್ವತೀಯದಿವಸೇ ಶ್ರುಶಾನಾನ್ ಉತ್ಪಾಪಿಷ್ಯತೇ | 20 ತದಾನೀಂ ಸಿವದೀಯಸ್ಯ ನಾರೀ ಸ್ವಪ್ರಾತ್ರಾವಾದಾಯ ಯೀಶೋಃ ಸಮೀಪಮ್ ಏತ್ಯ ಪ್ರಣಮ್ಯ ಕಣ್ಣಾನುಗ್ರಹಂ ತಂ ಯಯಾಚೇ | 21 ತದಾ ಯೀಶುಸ್ತಾಂ ಪ್ರೋಕ್ತವಾನ್, ತ್ವಂ ಕಿಂ ಯಾಚಸೇ? ತತಃ ಸಾ ಬಭಾಷೇ, ಭವತೋ ರಾಜತ್ವೇ ಮಮಾನಯೋಃ ಸುತಯೋರೇಕಂ ಭವದ್ವಕ್ಷಿಣಪಾರ್ಶ್ವೇ ದ್ವಿತೀಯಂ ವಾಮಪಾರ್ಶ್ವ ಉಪವೇಷ್ಟುಮ್ ಅಜ್ಞಾಪಯತು | 22 ಯೀಶುಃ ಪ್ರತ್ಯುವಾಚ, ಯುವಾಭ್ಯಾಂ ಯದ್ ಯಾಚ್ಯತೇ, ತನ್ಯು ಬುದ್ಧತೇ, ಅಹಂ ಯೇನ ಕಂಸೇನ ಪಾಸ್ವಾಮಿ ಯುವಾಭ್ಯಾಂ ಕಿಂ ತೇನ ಪಾತುಂ ಶಕ್ಯತೇ? ಅಹಂ ಯೇನ ಮಜ್ಜೇನೇನ ಮಜ್ಜಿಷ್ಯೇ, ಯುವಾಭ್ಯಾಂ ಕಿಂ ತೇನ ಮಜ್ಜಯಿತುಂ ಶಕ್ಯತೇ? ತೇ ಜಗದುಃ ಶಕ್ಯತೇ | 23 ತದಾ ಸ ಉಕ್ತವಾನ್, ಯುವಾಂ ಮಮ ಕಂಸೇನಾವಶ್ಯಂ ಪಾಸ್ವಥಃ, ಮಮ ಮಜ್ಜನೇನ ಚ ಯುವಾಮಪಿ ಮಜ್ಜಿಷ್ಯೇಥೇ, ಕಿನ್ಯು ಯೇಷಾಂ ಕೃತೇ ಮತ್ತಾತೇನ ನಿರೂಪಿತಮ್ ಇದಂ ತಾನ್ ವಿಹಾಯಾನ್ಯಂ ಕಮಪಿ ಮದ್ವಕ್ಷಿಣಪಾರ್ಶ್ವೇ ವಾಮಪಾರ್ಶ್ವೇ ಚ ಸಮುಪವೇಶಯಿತುಂ ಮಮಾಧಿಕಾರೋ ನಾಸ್ತಿ | 24 ಏತಾಂ ಕಥಾಂ ಶ್ರುತ್ವಾನ್ಯೇ ದಶಶಿಷ್ಯಾಸ್ತೌ ಭ್ರಾತರೌ ಪ್ರತಿ ಚುಕುಪುಃ | 25 ಕಿನ್ಯು ಯೀಶುಃ ಸ್ವಸಮೀಪಂ ತಾನಾಹೂಯ ಜಗಾದ, ಅನ್ಯದೇಶೀಯಲೋಕಾನಾಂ

ನರಪತಯಸ್ತಾನ್ ಅಧಿಕುರ್ವನ್ತಿ, ಯೇ ತು ಮಹಾನ್ತಸ್ತೇ ತಾನ್ ಶಾಸತಿ, ಇತಿ ಯೂಯಂ ಜಾನೀಥ | 26 ಕಿನ್ಯು ಯುಷ್ಮಾಕಂ ಮಧ್ಯೇ ನ ತಥಾ ಭವೇತ್, ಯುಷ್ಮಾಕಂ ಯಃ ಕಶ್ಚಿತ್ ಮಹಾನ್ ಬುಭೂಷತಿ, ಸ ಯುಷ್ಮಾನ್ ಸೇವೇತ್; 27 ಯುಶ್ಚ ಯುಷ್ಮಾಕಂ ಮಧ್ಯೇ ಮುಖ್ಯೋ ಬುಭೂಷತಿ, ಸ ಯುಷ್ಮಾಕಂ ದಾಸೋ ಭವೇತ್ | 28 ಇತ್ಥಂ ಮನುಜಪುತ್ರಃ ಸೇವ್ಯೋ ಭವಿತುಂ ನಹಿ, ಕಿನ್ಯು ಸೇವಿತುಂ ಬಹೂನಾಂ ಪರಿತ್ರಾಣಮೂಲ್ಯಾರ್ಥಂ ಸ್ವಪಾಣಾನ್ ದಾತುಞ್ಚಗತಃ | 29 ಅನನ್ತರಂ ಯೀರೀಹೋನಗರಾತ್ ತೇಷಾಂ ಬಹಿರ್ಗಮನಸಮಯೇ ತಸ್ಯ ಪಶ್ಚಾತ್ ಬಹವೋ ಲೋಕಾ ವಪ್ಸುಃ | 30 ಅಪರಂ ವರ್ತೃಪಾಶ್ಚ ಉಪವಿಶನ್ತೌ ದ್ವಾವನ್ತೌ ತೇನ ಮಾರ್ಗೇಣ ಯೀಶೋ ಗಮನಂ ನಿಶಮ್ಯ ಪ್ರೋಚ್ಛಿಃ ಕಥಯಾಮಾಸತುಃ, ಹೇ ಪ್ರಭೋ ದಾಯೂದಃ ಸನ್ತಾನ, ಅವಯೋ ದರ್ಯಾಂ ವಿಧೇಹಿ | 31 ತತೋ ಲೋಕಾಃ ಸರ್ವೇ ತುಷ್ಟಿಮ್ಭವತಮಿತುಕ್ತಾ ತೌ ತರ್ಜಯಾಮಾಸುಃ; ತಥಾಪಿ ತೌ ಪುನರುಚ್ಛಿಃ ಕಥಯಾಮಾಸತುಃ ಹೇ ಪ್ರಭೋ ದಾಯೂದಃ ಸನ್ತಾನ, ಆವಾಂ ದಯಸ್ವ | 32 ತದಾನೀಂ ಯೀಶುಃ ಸ್ಥಗಿತಃ ಸನ್ ತಾವಾಹೂಯ ಭಾಷಿತವಾನ್, ಯುವಯೋಃ ಕೃತೇ ಮಯಾ ಕಿಂ ಕರ್ತವ್ಯಂ? ಯುವಾಂ ಕಿಂ ಕಾಮಯೇಥೇ? | 33 ತದಾ ತಾವುಕ್ತವನ್ತೌ ಪ್ರಭೋ ನೇತ್ರಾಣಿ ನೌ ಪ್ರಸನ್ನಾನಿ ಭವೇಯುಃ | 34 ತದಾನೀಂ ಯೀಶುಸ್ತೌ ಪ್ರತಿ ಪ್ರಮನ್ಯಃ ಸನ್ ತಯೋ ನೇತ್ರಾಣಿ ಪಸ್ಪರ್ಶ, ತೇನೈವ ತೌ ಸುಮೀಕ್ಷಾಞ್ಚುಕ್ರಾತೇ ತತ್ಪಶ್ಚಾತ್ ಜಗ್ಮತುಶ್ಚ |

21 ಅನನ್ತರಂ ತೇಷು ಯಿರೂಶಾಲಮ್ಮಗರಸ್ಯ ಸಮೀಪವೇತ್ರಿನೋ ಜೈತುನನಾಮಕಥರಾಧರಸ್ಯ ಸಮೀಪಸ್ಥಿಂ ಬೈತ್ವಗ್ರಾಮಮ್ ಆಗತೇಷು, ಯೀಶುಃ ಶಿಷ್ಯದ್ವಯಂ ಪ್ರೇಷಯನ್ ಜಗಾದ, 2 ಯುವಾಂ ಸಮ್ಬುಖಸ್ಥಗ್ರಾಮಂ ಗತ್ವಾ ಬದ್ಧಾಂ ಯಾಂ ಸವತ್ನಾಂ ಗರ್ಧಭೀಂ ಹಠಾತ್ ಪ್ರಾಪ್ಸ್ಯಥಃ, ತಾಂ ಮೋಚಯಿತ್ವಾ ಮದನ್ತಿಕಮ್ ಆನಯತಂ | 3 ತತ್ರ ಯದಿ ಕಶ್ಚಿತ್ ಕಿಞ್ಞೈ ವಕ್ಯತೀ, ತರ್ಹಿ ವದಿಷ್ಯಥಃ, ಏತಸ್ಯಾಂ ಪ್ರಭೋಃ ಪ್ರಯೋಜನಮಾಸ್ತೇ, ತೇನ ಸ ತತ್ಕ್ಷಣಾತ್ ಪ್ರಹೇಷ್ಯತಿ | 4 ಸೀಯೋನಃ ಕನ್ಯಕಾಂ ಯೂಯಂ ಭಾಷದ್ವಮಿತಿ ಭಾರತೀಂ | ಪಶ್ಯ ತೇ ನಮ್ರಶೀಲಃ ಸನ್ ನೃಪ ಆರುಹ್ಯ ಗರ್ಧಭೀಂ | ಅರ್ಥಾದಾರುಹ್ಯ ತದ್ವತ್ಸಮಾಯಾಸ್ಯತಿ ತ್ವದನ್ತಿಕಂ | 5 ಭವಿಷ್ಯದ್ವಾದಿನೋಕ್ತಂ ವಚನಮಿದಂ ತದಾ ಸಫಲಮಭೂತ್ | 6 ಅನನ್ತರಂ ತೌ ಶ್ವೀ ಯೀಶೋ ಯಥಾನಿದೇಶಂ ತಂ ಗ್ರಾಮಂ ಗತ್ವಾ 7 ಗರ್ಧಭೀಂ ತದ್ವತ್ಸಂಭವಮಾನೀತವನ್ತೌ, ಪಶ್ಚಾತ್ ತದುಪರಿ ಸ್ತೀಯವಸನಾನೀ ಪಾತಯಿತ್ವಾ ತಮಾರೋಹಯಾಮಾಸತುಃ | 8 ತತೋ ಬಹವೋ ಲೋಕಾ ನಿಜವಸನಾನಿ ಪಥಿ ಪ್ರಸಾರಯಿತುಮಾರೇಭಿರೇ, ಕತಿಪಯಾ ಜನಾಶ್ಚ ಪಾದಪವರ್ಣಾದಿಕಂ ಛಿತ್ತಾಪಥಿ ವಿಸ್ತಾರಯಾಮಾಸುಃ | 9 ಅಗ್ರಗಾಮಿನಃ ಪಶ್ಚಾದ್ಗಾಮಿನಶ್ಚ ಮನುಜಾ ಉಚ್ಚೈರ್ಜಯ ಜಯ ದಾಯೂದಃ ಸನ್ಯಾನೇತಿ ಜಗದುಃ ಪರಮೇಶ್ವರಸ್ಯ ನಾಮ್ನಾ ಯ ಆಯಾತಿ ಸ ಧನ್ಯಃ, ಸರ್ವೋಪರಿಸ್ತಸ್ಯಗೇಪಿ ಜಯತಿ | 10 ಇತ್ಥಂ ತಸ್ಮಿನ್ ಯಿರೂಶಾಲಮಂ ಪ್ರವಿಷ್ಟೇ ಕೋಽಯಮಿತಿ ಕಥನಾತ್ ಕೃತ್ಸಂ ನಗರಂ ಚಞ್ಞುಲಮಭವತ್ | 11 ತತ್ರ ಲೋಕೋಃ ಕಥಯಾಮಾಸುಃ, ಏಷ ಗಾಲೀಲ್ಯದೇಶೀಯ-ನಾಸರತೀಯ-ಭವಿಷ್ಯದ್ವಾದೀ ಯೀಶುಃ | 12 ಅನನ್ತರಂ ಯೀಶುರೀಶ್ವರಸ್ಯ ಮನ್ದಿರಂ ಪ್ರವಿಶ್ಯ ತನ್ನದ್ಧಾತ್ ಕ್ರಯವಿಕ್ರಯಿಣೋ ವಹಿಶ್ಚಕಾರ; ವಣಿಜಾಂ ಮುದ್ರಾಸನಾನೀ ಕಪೋತವಿಕ್ರಯಿಣಾಞ್ಚಸನಾನೀ

ಚ ನ್ಯವ್ಯಯಾಮಾಸ | 13 ಅಪರಂ ತಾನುವಾಚ, ಏಷಾ ಲಿಪಿರಾಸ್ರೇ,
 "ಮಮ ಗೃಹಂ ಪ್ರಾರ್ಥನಾಗೃಹಮಿತಿ ವಿಖ್ಯಾತೃತಿ", ಕಿನ್ನು ಯೂಯಂ ತದ್
 ದಸ್ಯೂನಾಂ ಗಹ್ವರಂ ಕೃತವನ್ತಃ | 14 ತದನನ್ವರಮ್ ಅನ್ಯಖಿಲ್ವಲೋಕಾಸ್ತಸ್ಯ
 ಸಮೀಪಮಾಗತಾಃ, ಸ ತಾನ್ ನಿರಾಮಯಾನ್ ಕೃತವಾನ್ | 15 ಯದಾ
 ಪ್ರಧಾನಯಾಜಕಾ ಅಧ್ಯಾಪಕಾಶ್ಚ ತೇನ ಕೃತಾನ್ಯೇತಾನಿ ಚಿತ್ರಕರ್ಮಾಣಿ
 ದದೃಶುಃ, ಜಯಂ ಜಯಂ ದಾಯೋದಃ ಸನ್ತಾನ, ಮನ್ದಿರೇ ಬಾಲಕಾನಾಮ್
 ಏತಾದೃಶಮ್ ಉಚ್ಚದ್ವನಿಂ ಶುಶ್ರುವುಶ್ಚ, ತದಾ ಮಹಾಕುದ್ಯಾ ಬಭೂವುಃ,
 16 ತಂ ಪಪ್ರಚ್ಛುಶ್ಚ, ಇಮೇ ಯದ್ ವದನ್ತಿ, ತತ್ ಕಿಂ ತ್ವಂ ಶೃಣೋಷಿ?
 ತತೋ ಯೀಶುಸ್ತಾನ್ ಅವೋಚತ್, ಸತ್ಯಮ್; ಸ್ವಸ್ತಪಾಯಿಶಿಶೂನಾಞ್ಚ
 ಬಾಲಕಾನಾಞ್ಚ ವಕ್ತೃತಃ | ಸ್ತಕೀಯಂ ಮಹಿಮಾನಂ ತ್ವಂ ಸಂಪ್ರಕಾಶಯಸಿ
 ಸ್ವಯಂ | ಏತದ್ವಾಕ್ಯಂ ಯೂಯಂ ಕಿಂ ನಾಪರತ? 17 ತತಸ್ತಾನ್
 ವಿಹಾಯ ಸ ನಗರಾದ್ ಬೈಥನಿಯಾಗ್ರಾಮಂ ಗತ್ವಾ ತತ್ರ ರಜನೀಂ
 ಯಾಪಯಾಮಾಸ | 18 ಅನನ್ವರಂ ಪ್ರಭಾತೇ ಸತಿ ಯೀಶುಃ ಪುನರಪಿ
 ನಗರಮಾಗಚ್ಛನ್ ಕ್ಷುಧಾತ್ನೋ ಬಭೂವ | 19 ತತೋ ಮಾರ್ಗಪಾರ್ಶ್ವ
 ಉಡುಮ್ವರವ್ಯಕ್ತಮೇಕಂ ವಿಲೋಕ್ಯ ತತ್ಸಮೀಪಂ ಗತ್ವಾ ಪತ್ರಾಣಿ ವಿನಾ
 ಕಿಮಪಿ ನ ಪ್ರಾಪ್ಯ ತಂ ಪಾದಪಂ ಪ್ರೋವಾಚ, ಅದ್ಧಾರಭ್ಯ ಕದಾಪಿ
 ತ್ವಯಿ ಫಲಂ ನ ಭವತಃ; ತೇನ ತತ್ಪಣಾತ್ ಸ ಉಡುಮ್ವರಮಾಹೀರುಹಃ
 ಶುಷ್ಕತಾಂ ಗತಃ | (aiṛn 9165) 20 ತದ್ ದೃಷ್ಟ್ವಾ ಶಿಷ್ಯಾ ಆಶ್ಚರ್ಯಂ
 ವಿಜ್ಞಾಯ ಕಥಯಾಮಾಸುಃ, ಆಃ, ಉಡುಮ್ವರಪಾದಪೋಽತಿತೂರ್ಣಂ
 ಶುಷ್ಕೋಽಭವತ್ | 21 ತತೋ ಯೀಶುಸ್ತಾನುವಾಚ, ಯುಷ್ಮಾನಹಂ ಸತ್ಯಂ
 ವದಾಮಿ, ಯದಿ ಯೂಯಮಸನ್ನಿಗ್ರಾಹಃ ಪ್ರತೀಥ, ತರ್ಹಿ ಯೂಯಮಪಿ
 ಕೇವಲೋಡುಮ್ವರಪಾದಪಂ ಪ್ರತೀತ್ಥಂ ಕರ್ತುಂ ಶಕ್ತ್ಯಥ, ತನ್ನ, ತ್ವಂ ಚಲಿತ್ವಾ
 ಸಾಗರೇ ಪತೇತಿ ವಾಕ್ಯಂ ಯುಷ್ಮಾಭಿರಸ್ತಿನಿ ಶೈಲೇ ಪ್ರೋಕ್ತೇಪಿ ತದೈವ ತದ್
 ಘಟಿಷ್ಯತೇ | 22 ತಥಾ ವಿಶ್ವಸ್ಯ ಪ್ರಾರ್ಥ್ಯ ಯುಷ್ಮಾಭಿ ಯದ್ ಯಾಚಿಷ್ಯತೇ,
 ತದೇವ ಪ್ರಾಪ್ಸ್ಯತೇ | 23 ಅನನ್ವರಂ ಮನ್ದಿರಂ ಪ್ರವಿಶ್ಯೋಪದೇಶನಸಮಯೇ
 ತತ್ಸಮೀಪಂ ಪ್ರಧಾನಯಾಜಕಾಃ ಪ್ರಾಚೀನಲೋಕಾಶ್ಚಾಗ್ತ ಪಪ್ರಚ್ಛುಃ,
 ತ್ವಯಾ ಕೇನ ಸಾಮರ್ಥ್ಯೈತಾನಿ ಕರ್ಮಾಣಿ ಕ್ರಿಯನ್ತೇ? ಕೇನ ವಾ
 ತುಭ್ಯಮೇತಾನಿ ಸಾಮರ್ಥ್ಯಾನಿ ದತ್ತಾನಿ? 24 ತತೋ ಯೀಶುಃ ಪ್ರತ್ಯವದತ್,
 ಅಹಮಪಿ ಯುಷ್ಮಾನ್ ವಾಚಮೇಕಾಂ ಪೃಚ್ಛಾಮಿ, ಯದಿ ಯೂಯಂ
 ತದುತ್ತರಂ ದಾತುಂ ಶಕ್ತ್ಯಥ, ತದಾ ಕೇನ ಸಾಮರ್ಥ್ಯೇನ ಕರ್ಮಾಣ್ಯೇತಾನಿ
 ಕರೋಮಿ, ತದಹಂ ಯುಷ್ಮಾನ್ ವಕ್ಷ್ಯಾಮಿ | 25 ಯೋಹನೋ ಮಜ್ಜನಂ
 ಕಸ್ಯಾಜ್ಞಯಾಭವತ್? ಕಿಮೀಶ್ವರಸ್ಯ ಮನುಷ್ಯಸ್ಯ ವಾ? ತತಸ್ತೇ ಪರಸ್ವರಂ
 ವಿವಿಚ್ಯ ಕಥಯಾಮಾಸುಃ, ಯದೀಶ್ವರಸ್ಯೇತಿ ವದಾಮಸ್ತರ್ಹಿ ಯೂಯಂ
 ತಂ ಕುತೋ ನ ಪ್ರತ್ಯೇತ? ವಾಚಮೇತಾಂ ವಕ್ಷ್ಯತಿ | 26 ಮನುಷ್ಯಸ್ಯೇತಿ
 ವಕ್ತುಮಪಿ ಲೋಕೇಭ್ಯೋ ಬಿಭೀಮಃ, ಯತಃ ಸರ್ವೈರಪಿ ಯೋಹನ್
 ಭವಿಷ್ಯದ್ದಾದೀತಿ ಜ್ಞಾಯತೇ | 27 ತಸ್ಮಾತ್ ತೇ ಯೀಶುಂ ಪ್ರತ್ಯವದನ್, ತದ್
 ವಯಂ ನ ವಿಧ್ಯಃ | ತದಾ ಸ ತಾನುಕ್ರವಾನ್, ತರ್ಹಿ ಕೇನ ಸಾಮರಥ್ಯೇನ
 ಕರ್ಮಾಣ್ಯೇತಾನುಹಂ ಕರೋಮಿ, ತದಪ್ಯಹಂ ಯುಷ್ಮಾನ್ ನ ವಕ್ಷ್ಯಾಮಿ |
 28 ಕಸ್ಯಚಿಜ್ಜನಸ್ಯ ದ್ವೈ ಸುತಾವಾಸ್ತಾಂ ಸ ಏಕಸ್ಯ ಸುತಸ್ಯ ಸಮೀಪಂ ಗತ್ವಾ
 ಜಗಾದ, ಹೇ ಸುತ, ತ್ವಮದ್ಯ ಮಮ ದ್ರಾಕ್ಷಾಕ್ಷೇತ್ರೇ ಕರ್ಮ್ಯ ಕರ್ತುಂ ವ್ರಜ |
 29 ತತಃ ಸ ಲುಕ್ರವಾನ್, ನ ಯಾಸ್ಯಾಮಿ, ಕಿನ್ನು ಶೇಷೇಽನುತಪ್ಯ ಜಗಾಮ |
 30 ಅನನ್ವರಂ ಸೋನ್ಯಸುತಸ್ಯ ಸಮೀಪಂ ಗತ್ವಾ ತದೈವ ಕಥಿವಾನ್; ತತಃ ಸ
 ಪ್ರತ್ಯುವಾಚ, ಮಹೇಚ್ಚ ಯಾಮಿ, ಕಿನ್ನು ನ ಗತಃ | 31 ಏತಯೋಃ ಪುತ್ರಯೋ

ರ್ಮದ್ಯೇ ಪಿತುರಭಿಮತಂ ಕೇನ ಪಾಲಿತಂ? ಯುಷ್ಮಾಭಿಃ ಕಿಂ ಬುದ್ಧತೇ?
 ತತಸ್ತೇ ಪ್ರತ್ಯೂಚುಃ, ಪ್ರಥಮೇನ ಪುತ್ರೇಣ | ತದಾನೀಂ ಯೀಶುಸ್ತಾನುವಾಚ,
 ಅಹಂ ಯುಷ್ಮಾನ್ ತದ್ಧಂ ವದಾಮಿ, ಚಕ್ಷಾಲ್ಯಾ ಗಣಿಕಾಶ್ಚ ಯುಷ್ಮಾಕಮಗ್ರತ
 ಈಶ್ವರಸ್ಯ ರಾಜ್ಯಂ ಪ್ರವಿಶನ್ತಿ | 32 ಯತೋ ಯುಷ್ಮಾಕಂ ಸಮೀಪಂ ಯೋಹನಿ
 ಧರ್ಮಪಥೇನಾಗತೇ ಯೂಯಂ ತಂ ನ ಪ್ರತೀಥ, ಕಿನ್ನು ಚಕ್ಷಾಲ್ಯಾ ಗಣಿಕಾಶ್ಚ
 ತಂ ಪ್ರತ್ಯಾಯನ್, ತದ್ ವಿಲೋಕ್ಯಾಪಿ ಯೂಯಂ ಪ್ರತ್ಯೇತುಂ ನಾಬಿದ್ಯದ್ಧಂ |
 33 ಅಪರಮೇಕಂ ದೃಷ್ಟ್ವಾನ್ ಶೃಣುತ, ಕಶ್ಚಿದ್ ಗೃಹಸ್ಯಃ ಕ್ಷೇತ್ರೇ ದ್ರಾಕ್ಷಾಲತಾ
 ರೋಪಯಿತ್ವಾ ತಚ್ಚತುರ್ದಿಕ್ಶು ವಾರಣೀಂ ವಿಧಾಯ ತನ್ಮದ್ಯೇ ದ್ರಾಕ್ಷಾಯನ್ತ್ರಂ
 ಸ್ಥಾಪಿತವಾನ್, ಮಾಞ್ಚಾನ್ ನಿಮಿತ್ತವಾನ್, ತತಃ ಕೃಷಕೇಷು ತತ್ ಕ್ಷೇತ್ರಂ
 ಸಮರ್ಪ್ಯ ಸ್ವಯಂ ದೂರದೇಶಂ ಜಗಾಮ | 34 ತದನನ್ವರಂ ಫಲಸಮಯ
 ಉಪಸ್ಥಿತೇ ಸ ಫಲಾನಿ ಪ್ರಾಪ್ತುಂ ಕೃಷೀವಲಾನಾಂ ಸಮೀಪಂ ನಿಜದಾಸಾನ್
 ಪ್ರೇಷಯಾಮಾಸ | 35 ಕಿನ್ನು ಕೃಷೀವಲಾಸ್ತಸ್ಯ ತಾನ್ ದಾಸೇಯಾನ್ ಧೃತ್ವಾ
 ಕಞ್ಚನ ಪ್ರಪ್ರತ್ಯವನ್ತಃ, ಕಞ್ಚನ ಪಾಷಾಣೈರಾಹತವನ್ತಃ, ಕಞ್ಚನ ಚ ಹತವನ್ತಃ |
 36 ಪುನರಪಿ ಸ ಪ್ರಭುಃ ಪ್ರಥಮತೋಽಧಿಕದಾಸೇಯಾನ್ ಪ್ರೇಷಯಾಮಾಸ,
 ಕಿನ್ನು ತೇ ತಾನ್ ಪ್ರತ್ಯಪಿ ತದೈವ ಚಕ್ರಃ | 37 ಅನನ್ವರಂ ಮಮ ಸುತೇ
 ಗತೇ ತಂ ಸಮಾದರಿಷ್ಯನ್ತೇ, ಇತ್ಯುಕ್ತ್ವಾ ಶೇಷೇ ಸ ನಿಜಸುತಂ ತೇಷಾಂ
 ಸನ್ನಿಧಿಂ ಪ್ರೇಷಯಾಮಾಸ | 38 ಕಿನ್ನು ತೇ ಕೃಷೀವಲಾಃ ಸುತಂ ವೀಕ್ಲ್ಯ
 ಪರಸ್ವರಮ್ ಇತಿ ಮನ್ತ್ರಯಿತುಮ್ ಆರೋಭಿರೇ, ಅಯಮುತ್ತರಾಧಿಕಾರೀ
 ವಯಮೇನಂ ನಿಹತ್ಯಾಸ್ವಾಧಿಕಾರಂ ಸ್ವವಶೀಕರಿಷ್ಯಾಮಃ | 39 ಪಶ್ಚಾತ್ ತೇ
 ತಂ ದೃತ್ವಾ ದ್ರಾಕ್ಷಾಕ್ಷೇತ್ರಾದ್ ಬಹಿಃ ಪಾತಯಿತ್ವಾಬಧಿಷುಃ | 40 ಯದಾ ಸ
 ದ್ರಾಕ್ಷಾಕ್ಷೇತ್ರಪತಿರಾಗಮಿಷ್ಯತಿ, ತದಾ ತಾನ್ ಕೃಷೀವಲಾನ್ ಕಿಂ ಕರಿಷ್ಯತಿ? 41
 ತತಸ್ತೇ ಪ್ರತ್ಯವದನ್, ತಾನ್ ಕಲುಷಿಣೋ ದಾರುಣಯಾತನಾಭಿರಾಹನಿಷ್ಯತಿ,
 ಯೇ ಚ ಸಮಯಾನುಕ್ರಮಾತ್ ಫಲಾನಿ ದಾಸ್ಯನ್ತಿ, ತಾದೃಶೇಷು
 ಕೃಷೀವಲೇಷು ಕ್ಷೇತ್ರಂ ಸಮರ್ಪಯಿಷ್ಯತಿ | 42 ತದಾ ಯೀಶುನಾ
 ತೇ ಗದಿತಾಃ, ಗ್ರಹಣಂ ನ ಕೃತಂ ಯಸ್ಯ ಪಾಷಾಣಸ್ಯ ನಿಜಾಯಕೈಃ |
 ಪ್ರಧಾನಪ್ರಸ್ತರಃ ಕೋಣೇ ಸಖವ ಸಂಭವಿಷ್ಯತಿ | ಏತತ್ ಪರೇಶಿತುಃ
 ಕರ್ಮ್ಯಸ್ಯದೃಷ್ಟಾವದ್ಯುತಂ ಭವೇತ್ | ಧರ್ಮಗ್ರನ್ಥೇ ಲಿಖಿತಮೇತದ್ಭವನಂ
 ಯುಷ್ಮಾಭಿಃ ಕಿಂ ನಾಪಾತಿ? 43 ತಸ್ಮಾದಹಂ ಯುಷ್ಮಾನ್ ವದಾಮಿ,
 ಯುಷ್ಮತ್ ಈಶ್ವರೀಯರಾಜ್ಯಮಪನೀಯ ಫಲೋತ್ಪಾದಯಿತ್ಯನ್ವಜಾತಯೇ
 ದಾಯಿಷ್ಯತೇ | 44 ಯೋ ಜನ ಏತತ್ಪಾಷಾಣೋಪರಿ ಪತಿಷ್ಯತಿ, ತಂ
 ಸ ಭಂಕ್ತೃತೇ, ಕಿನ್ನುಯಂ ಪಾಷಾಣೋ ಯಸ್ಯೋಪರಿ ಪತಿಷ್ಯತಿ, ತಂ
 ಸ ಧೂಲಿವತ್ ಚೂರ್ಣೀಕರಿಷ್ಯತಿ | 45 ತದಾನೀಂ ಪ್ರಾಧನಯಾಜಕಾಃ
 ಫಿರೂಶಿನಶ್ಚ ತಸ್ಯೇಮಾಂ ದೃಷ್ಟ್ವಾನ್ಕಥಾಂ ಶ್ರುತ್ವಾ ಸೋಽಸ್ಮಾನುದಿಶ್ಯ
 ಕಥಿತವಾನ್, ಇತಿ ವಿಜ್ಞಾಯ ತಂ ಧರ್ತುಂ ಚೇಷ್ಟಿತವನ್ತಃ; 46 ಕಿನ್ನು
 ಲೋಕೇಭ್ಯೋ ಬಿಭ್ಯುಃ, ಯತೋ ಲೋಕೈಃ ಸ ಭವಿಷ್ಯದ್ದಾದೀತ್ಯಜ್ಞಾಯ |

22 ಅನನ್ವರಂ ಯೀಶುಃ ಪುನರಪಿ ದೃಷ್ಟ್ವಾನ್ತೇನ ತಾನ್ ಅವಾದೀತ್,
 2 ಸ್ತರ್ಗೀಯರಾಜ್ಯಮ್ ಏತಾದೃಶಸ್ಯ ನೃಪತೇಃ ಸಮಂ, ಯೋ ನಿಜ
 ಪುತ್ರಂ ವಿವಾಹಯನ್ ಸರ್ವಾಽನ್ ನಿಮನ್ರಿತಾನ್ ಅನೇತುಂ ದಾಸೇಯಾನ್
 ಪ್ರಹಿತವಾನ್, 3 ಕಿನ್ನು ತೇ ಸಮಾಗನ್ತುಂ ನೇಷ್ಟವನ್ತಃ | 4 ತತೋ ರಾಜಾ
 ಪುನರಪಿ ದಾಸಾನನ್ಯಾನ್ ಇತ್ಯುಕ್ತ್ವಾ ಪ್ರೇಷಯಾಮಾಸ, ನಿಮನ್ರಿತಾನ್ ವದತ,
 ಪಶ್ಯತ, ಮಮ ಭೇಜ್ಯಮಾಸಾದಿತಮಾಸ್ರೇ, ನಿಜವೃಷಾದಿಪುಷ್ಪಜನ್ಮೂನ್
 ಮಾರಯಿತ್ವಾ ಸರ್ವಂ ಖಾದ್ಯದ್ರವ್ಯಮಾಸಾದಿತವಾನ್, ಯೂಯಂ

ವಿವಾಹಮಾಗಭೃತ | 5 ತಥಪಿ ತೇ ತುಚ್ಛೇಕೃತ್ಯ ಕೇಚಿತ್ ನಿಜಕ್ಷೇತ್ರಂ
ಕೇಚಿದ್ ವಾಣಿಜ್ಯಂ ಪ್ರತಿ ಸ್ವಸ್ತಮಾರ್ಗೇಣ ಚಲಿತವನ್ತಃ | 6
ಅನ್ಯೇ ಲೋಕಾಸ್ತಸ್ಯ ದಾಸೇಯಾನ್ ದೃತ್ವಾ ದೌರಾತ್ಮ್ಯಂ ವ್ಯವಹೃತ್ಯ
ತಾನವಧಿಷುಃ | 7 ಅನನ್ತರಂ ಸ ನೃಪತಿಸ್ತಾಂ ವಾತ್ಸರ್ಯಂ ಶ್ರುತ್ವಾ
ಕುಧ್ಯನ್ ಸೈನ್ಯಾನಿ ಪ್ರಹಿತೃ ತಾನ್ ಘಾತಕಾನ್ ಹತ್ವಾ ತೇಷಾಂ ನಗರಂ
ದಾಹಯಾಮಾಸ | 8 ತತಃ ಸ ನಿಜದಾಸೇಯಾನ್ ಬಭಾಷೇ, ವಿವಾಹೀಯಂ
ಭೋಜ್ಯಮಾಸಾದಿತಮಾಸೇ, ಕಿನ್ಯು ನಿಮನ್ವಿತಾ ಜನಾ ಅಯೋಗ್ಯಾಃ | 9
ತಸ್ಮಾದ್ ಯೂಯಂ ರಾಜಮಾರ್ಗಂ ಗತ್ವಾ ಯಾವತೋ ಮನುಜಾನ್
ಪಶ್ಯತ, ತಾವತಏವ ವಿವಾಹೀಯಭೋಜ್ಯಾಯ ನಿಮನ್ತ್ರಯತ | 10
ತದಾ ತೇ ದಾಸೇಯಾ ರಾಜಮಾರ್ಗಂ ಗತ್ವಾ ಭದ್ರಾನ್ ಅಭದ್ರಾನ್
ವಾ ಯಾವತೋ ಜನಾನ್ ದದೃಶುಃ, ತಾವತಏವ ಸಂಗೃಹ್ಯಾನಯನ್;
ತತೋಽಭ್ಯಾಗತಮನುಜೈರ್ವಿವಾಹಗೃಹಮ್ ಅಪೂರ್ಯತ | 11 ತದಾನೀಂ
ಸ ರಾಜಾ ಸರ್ವಾನಭ್ಯಾಗತಾನ್ ದ್ರಷ್ಟುಮ್ ಅಭ್ಯನ್ತರಮಾಗತವಾನ್;
ತದಾ ತತ್ರ ವಿವಾಹೀಯವಸನಹೀನಮೇಕಂ ಜನಂ ವೀಕ್ಷ್ಯ ತಂ
ಜಗಾದ್, 12 ಹೇ ಮಿತ್ರ, ತ್ವಂ ವಿವಾಹೀಯವಸನಂ ವಿನಾ ಕಥಮತ್ರ
ಪ್ರವಿಷ್ಯವಾನ್? ತೇನ ಸ ನಿರುತ್ತರೋ ಬಭೂವ | 13 ತದಾ ರಾಜಾ
ನಿಜಾನುಚರಾನ್ ಅವದತ್, ಏತಸ್ಯ ಕರಚರಣಾನ್ ಬದ್ಧಾ ಯತ್ರ
ರೋದನಂ ದನ್ವಿದ್ನಪ್ನಘರ್ಷಣಇತ್ಯು ಭವತಿ, ತತ್ರ ವಹಿರ್ಭೂತತಮಿಸ್ರೇ ತಂ
ನಿಕ್ಷಿಪತ | 14 ಇತ್ಥಂ ಬಹವ ಆಹೂತಾ ಅಲ್ಪೇ ಮನೋಭಿಮತಾಃ | 15
ಅನನ್ತರಂ ಫಿರೂಶಿನಃ ಪ್ರಗತ್ಯ ಯಥಾ ಸಂಲಾಪೇನ ತಮ್ ಉನ್ಮಾಥೇ
ಪಾತಯೇಯುಸ್ತಥಾ ಮನ್ತ್ರಯಿತ್ವಾ 16 ಹೇರೋದೀಯಮನುಜೈಃ ಸಾಕಂ
ನಿಜಶಿಷ್ಯಗಣೇನ ತಂ ಪ್ರತಿ ಕಥಯಾಮಾಸುಃ, ಹೇ ಗುರೋ, ಭವಾನ್ ಸತ್ಯಃ
ಸತ್ಯಮೇಶ್ವರೀಯಮಾರ್ಗಮುಪದಿಶತಿ, ಕಮಪಿ ಮಾನುಷಂ ನಾನುರುದ್ಯತೇ,
ಕಮಪಿ ನಾಪೇಕ್ಷತೇ ಚ, ತದ್ ವಯಂ ಜಾನೀಮಃ | 17 ಅತಃ
ಕೈಸರಭೂಪಾಯ ಕರೋಽಸ್ಮಾಕಂ ದಾತವ್ಯೋ ನ ವಾ? ಅತ್ರ ಭವತಾ
ಕಿಂ ಬುದ್ಧತೇ? ತದ್ ಅಸ್ಮಾನ್ ವದತು | 18 ತತೋ ಯೇಶುಸ್ತೇಷಾಂ
ಖಲತಾಂ ವಿಜ್ಞಾಯ ಕಥಿತವಾನ್, ರೇ ಕಪಟಿನಃ ಯುಯಂ ಕುತೋ
ಮಾಂ ಪರಿಕ್ಷದ್ಧೇ? 19 ತತ್ತರದಾನಸ್ಯ ಮುದ್ರಾಂ ಮಾಂ ದರ್ಶಯತ |
ತದಾನೀಂ ತೈಸ್ಯಸ್ಯ ಸಮೀಪಂ ಮುದ್ರಾಚತುರ್ಥಭಾಗ ಅನೀತೇ 20 ಸ
ತಾನ್ ಪಪ್ರಚ್ಛ, ಅತ್ರ ಕಸ್ತೇಯಂ ಮೂರ್ತ್ರಿ ನಾಮ ಚಾಸೇ? ತೇ ಜಗದುಃ,
ಕೈಸರಭೂಪಸ್ಯ | 21 ತತಃ ಸ ಉಕ್ತವಾನ್, ಕೈಸರಸ್ಯ ಯತ್ ತತ್ ಕೈಸರಾಯ
ದತ್ತ, ಈಶ್ವರಸ್ಯ ಯತ್ ತದ್ ಈಶ್ವರಾಯ ದತ್ತ | 22 ಇತಿ ವಾಕ್ಯಂ ನಿಶಮ್ಯ
ತೇ ವಿಸ್ಮಯಂ ವಿಜ್ಞಾಯ ತಂ ವಿಹಾಯ ಚಲಿತವನ್ತಃ | 23 ತಸ್ಮಿನ್ನಹನಿ
ಸಿದೂಕಿನೋಽರ್ಥಾತ್ ಶ್ರುಶಾನಾತ್ ನೋತ್ಪಾಸ್ತಸ್ಯೀತಿ ವಾಕ್ಯಂ ಯೇ ವದನ್ತಿ,
ತೇ ಯೇಶೇರನ್ನಿಕಮ್ ಆಗತ್ಯ ಪಪ್ರಚ್ಛುಃ, 24 ಹೇ ಗುರೋ, ಕಶ್ಚಿನ್ನುಜಶ್ಚೇತ್
ನಿಃಸನ್ತಾಃ ಸನ್ ಪ್ರಾಣಾನ್ ತ್ಯಜತಿ, ತರ್ಹಿ ತಸ್ಯ ಭ್ರಾತಾ ತಸ್ಯ ಜಾಯಾಂ
ಮೃತ್ಯು ಭ್ರಾತುಃ ಸನ್ತಾನಮ್ ಉತ್ಪಾದಯಿಷ್ಯತೀತಿ ಮೂಸಾ ಆದಿಷ್ಟವಾನ್ |
25 ಕಿನ್ಯುಸ್ತಾಕಮತ್ರ ಕೇಽಪಿ ಜನಾಃ ಸಪ್ತಸಹೋದರಾ ಆಸನ್, ತೇಷಾಂ
ಜ್ಯೇಷ್ಠ ಏಕಾಂ ಕನ್ಯಾಂ ವ್ಯವಹಾತ್, ಅಪರಂ ಪ್ರಾಣತ್ಯಾಗಕಾಲೇ ಸ್ವಯಂ
ನಿಃಸನ್ತಾಃ ಸನ್ ತಾಂ ಸ್ತ್ರಿಯಂ ಸ್ವಭ್ರಾತರಿ ಸಮರ್ಪಿತವಾನ್, 26 ತತೋ
ದ್ವಿತೀಯಾದಿಸಪ್ತಮಾನಾಶ್ಚ ತದೈವ ಚಕ್ರುಃ | 27 ಶೀಷೇ ಸಾಪೀ ನಾರೀ
ಮಮಾರ | 28 ಮೃತಾನಾಮ್ ಉತ್ಥಾನಸಮಯೇ ತೇಷಾಂ ಸಪ್ತಾನಾಂ
ಮಧ್ಯೇ ಸಾ ನಾರೀ ಕಸ್ಯ ಭಾರ್ಯಾ ಭವಿಷ್ಯತಿ? ಯಸ್ಮಾತ್ ಸರ್ವಏವ

ತಾಂ ವ್ಯವಹನ್ | 29 ತತೋ ಯೇಶುಃ ಪ್ರತ್ಯವಾದೀತ್, ಯೂಯಂ
ಧರ್ಮಪುಸ್ತಕಮ್ ಈಶ್ವರೀಯಾಂ ಶಕ್ತಿಷ್ಠು ನ ವಿಜ್ಞಾಯ ಭಾನ್ವಿಮನ್ತಃ | 30
ಉತ್ಥಾನಪ್ರಾಪ್ತಾ ಲೋಕಾ ನ ವಿವಹನ್, ನ ಚ ವಾಚಾ ದೀಯನ್ತೇ, ಕಿನ್ಯುಶ್ವರಸ್ಯ
ಸ್ವರ್ಗಸ್ಥದೂತಾನಾಂ ಸದೃಶಾ ಭವನ್ತಿ | 31 ಅಪರಂ ಮೃತಾನಾಮುತ್ಥಾನಮಧಿ
ಯುಷ್ಮಾನ್ ಪ್ರತೀಯಮೀಶ್ವರೋಕ್ತಿಃ, 32 "ಅಹಮಿಬ್ರಾಹೀಮ ಈಶ್ವರ
ಇಸ್ಮಾಕ ಈಶ್ವರೋ ಯಾಕೂಬ ಈಶ್ವರ" ಇತಿ ಕಿಂ ಯುಷ್ಮಾಭಿ ನಾಪಾತಿ?
ಕಿನ್ಯುಶ್ವರೋ ಜೀವತಾಮ್ ಈಶ್ವರಃ, ಸ ಮೃತಾನಾಮೀಶ್ವರೋ ನಃ | 33
ಇತಿ ಶ್ರುತ್ವಾ ಸರ್ವೇ ಲೋಕಾಸ್ತಸ್ಯೋಪದೇಶಾದ್ ವಿಸ್ಮಯಂ ಗತಾಃ | 34
ಅನನ್ತರಂ ಸಿದೂಕಿನಾಮ್ ನಿರುತ್ತರತ್ವವಾರ್ತಾಂ ನಿಶ್ಚಯ ಫಿರೂಶಿನ ಏಕತ್ರ
ಮಿಲಿತವನ್ತಃ, 35 ತೇಷಾಮೇಕೋ ವ್ಯವಸ್ಥಾಪಕೋ ಯೇಶುಂ ಪರೀಕ್ಷಿತುಂ
ಪಪಚ್ಛ, 36 ಹೇ ಗುರೋ ವ್ಯವಸ್ಥಾಸ್ತಮದ್ಯೇ ಕಾಜ್ಞಾ ಶ್ರೇಷ್ಠಾ? 37 ತತೋ
ಯೇಶುರುವಾಚ, ತ್ವಂ ಸರ್ವಾನ್ತಃಕರಣೈಃ ಸರ್ವಪ್ರಾಣೈಃ ಸರ್ವಚಿತ್ತೈಶ್ಚ
ಸಾಕಂ ಪ್ರಭೌ ಪರಮೇಶ್ವರೇ ಪ್ರೀಯಸ್ಯ, 38 ಏಷಾ ಪ್ರಥಮಮಹಾಜ್ಞಾ |
ತಸ್ಯಾಃ ಸದೃಶೀ ದ್ವಿತೀಯಾಜ್ಞೈಷಾ, 39 ತವ ಸಮೀಪವಾಸಿನಿ ಸ್ವಾತ್ಮನೀವ
ಪ್ರೇಮ ಕುರು | 40 ಅನಯೋ ದ್ವಯೋರಾಜ್ಞಯೋಃ ಕೃತ್ವ ವ್ಯವಸ್ಥಾಯಾ
ಭವಿಷ್ಯದ್ವಕ್ತಗ್ನಸ್ಯ ಚ ಭಾರತಿಸ್ವತೀ | 41 ಅನನ್ತರಂ ಫಿರೂಶಿನಾಮ್
ಏಕತ್ರ ಸ್ಥಿತಿಕಾಲೇ ಯೇಶುಸ್ತಾನ್ ಪಪ್ರಚ್ಛ, 42 ಖ್ರೀಷ್ಟಮಧಿ ಯುಷ್ಮಾಕಂ
ಕೀದ್ಯುಗ್ನೋಧೋ ಜಾಯತೇ? ಸ ಕಸ್ಯ ಸನ್ತಾಃ? ತತಸ್ತೇ ಪ್ರತ್ಯವದನ್,
ದಾಯೂದಃ ಸನ್ತಾಃ | 43 ತದಾ ಸ ಉಕ್ತವಾನ್, ತರ್ಹಿ ದಾಯೂದ್
ಕಥಮ್ ಆತ್ಮಾಧಿಷ್ಠಾನೇನ ತಂ ಪ್ರಭುಂ ವದತಿ? 44 ಯಥಾ ಮಮ
ಪ್ರಭುಮಿದಂ ವಾಕ್ಯಮವದತ್ ಪರಮೇಶ್ವರಃ | ತವಾರೀನ್ ಪಾದಪೀಠಂ ತೇ
ಯಾವನ್ನೂ ಕರೋಮ್ಯಹಂ | ತಾವತ್ ಕಾಲಂ ಮದೀಯೇ ತ್ವಂ ದಕ್ಷಪಾಶ್ಚ
ಉಪಾವಿಶ | ಅತೋ ಯದಿ ದಾಯೂದ್ ತಂ ಪ್ರಭುಂ ವದತಿ, ತಿಹ ಸ
ಕಥಂ ತಸ್ಯ ಸನ್ತಾನೋ ಭವತಿ? 45 ತದಾನೀಂ ತೇಷಾಂ ಕೋಪಿ ತದ್ವಾಕ್ಯಸ್ಯ
ಕಿಮಪ್ಯುಕ್ತರಂ ದಾತುಂ ನಾಶಕ್ನೋತ್; 46 ತದ್ವಿನಮಾರಭ್ಯ ತಂ ಕಿಮಪಿ
ವಾಕ್ಯಂ ಪ್ರಷ್ಟುಂ ಕಸ್ಯಾಪಿ ಸಾಹಸೋ ನಾಭವತ್ |

23 ಅನನ್ತರಂ ಯೇಶು ಜನನಿವಹಂ ಶಿಷ್ಯಾಂಶ್ಚಾವದತ್,
2 ಅಧ್ಯಾಪಕಾಃ ಫಿರೂಶಿನಶ್ಚ ಮೂಸಾಸನೇ ಉಪವಿಶನ್ತಿ, 3 ಅತಸ್ತೇ
ಯುಷ್ಮಾನ್ ಯದ್ಯತ್ ಮನ್ತುಮ್ ಅಜ್ಞಾಪಯನ್ತಿ, ತತ್ ಮನ್ಯದ್ವಂ
ಪಾಲಯದ್ವಿಷ್ಯ, ಕಿನ್ಯು ತೇಷಾಂ ಕರ್ಮಾನುರೂಪಂ ಕರ್ಮ ನ ಕುರುದ್ಧಂ;
ಯತಸ್ತೇಷಾಂ ವಾಕ್ಯಮಾತ್ರಂ ಸಾರಂ ಕಾರ್ಯೇ ಕಿಮಪಿ ನಾಸ್ತಿ | 4 ತೇ
ದುರ್ವರ್ಹಾನ್ ಗುರುತರಾನ್ ಭಾರಾನ್ ಬದ್ಧ್ವಾ ಮನುಷ್ಯಾಣಾಂ ಸ್ಕನ್ಧೇಪರಿ
ಸಮರ್ಪಯನ್ತಿ, ಕಿನ್ಯು ಸ್ವಯಮಜ್ಞಲ್ಪೈಕಯಾಪಿ ನ ಚಾಲಯನ್ತಿ | 5
ಕೇವಲಂ ಲೋಕದರ್ಶನಾಯ ಸರ್ವಕರ್ಮಾಣಿ ಕುರ್ವನ್ತಿ; ಫಲತಃ
ಪಟ್ಟಬನ್ಧಾನ್ ಪ್ರಸಾರ್ಯ ಧಾರಯನ್ತಿ, ಸ್ವವಸ್ತ್ರೇಷು ಚ ದೀರ್ಘಗರ್ವೀಂ
ಧಾರಯನ್ತಿ; 6 ಭೋಜನಭವನ ಉಚ್ಚಸ್ಥಾನಂ, ಭಜನಭವನೇ
ಪ್ರಧಾನಮಾಸನಂ, 7 ಹಟ್ಟೇ ನಮಸ್ಕಾರಂ ಗುರುರಿತಿ ಸಮೋಧನಶ್ಚಿತ್ತಾನಿ
ಸರ್ವಾಣಿ ವಾಚ್ಯನ್ತಿ | 8 ಕಿನ್ಯು ಯೂಯಂ ಗುರವ ಇತಿ ಸಮೋಧನೀಯಾ
ಮಾ ಭವತ, ಯತೋ ಯುಷ್ಮಾಕಮ್ ಏಕಃ ಖ್ರೀಷ್ಟಏವ ಗುರು 9
ಯೂಯಂ ಸರ್ವೇ ಮಿಥೋ ಭ್ರಾತರಶ್ಚ | ಪುನಃ ಪೃಥಿವ್ಯಾಂ ಕಮಪಿ
ಪಿತೇತಿ ಮಾ ಸಮುದ್ಯದ್ಧಂ, ಯತೋ ಯುಷ್ಮಾಕಮೇಕಃ ಸ್ವರ್ಗಸ್ಥಏವ
ಪಿತಾ | 10 ಯೂಯಂ ನಾಯಕೇತಿ ಸಮ್ಯಾಪಿತಾ ಮಾ ಭವತ, ಯತೋ

ಯುಷ್ಮಾಕಮೇಕಃ ಶ್ರೀಷ್ಟಭವ ನಾಯಕಃ | 11 ಅಪರಂ ಯುಷ್ಮಾಕಂ ಮಧ್ಯೇ ಯಃ ಪುಮಾನ್ ಶ್ರೇಷ್ಠಃ ಸ ಯುಷ್ಮಾನ್ ಸೇವಿಷ್ಯತೇ | 12 ಯತೋ ಯಃ ಸ್ವಮುನ್ನಮತಿ, ಸ ನತಃ ಕರಿಷ್ಯತೇ; ಕಿನ್ತು ಯಃ ಕಶ್ಚಿತ್ ಸ್ವಮವನತಂ ಕರೋತಿ, ಸ ಉನ್ನತಃ ಕರಿಷ್ಯತೇ | 13 ಹನ್ತ ಕಪಟಿನ ಉಪಾಧ್ಯಾಯಾಃ ಫಿರೂಶಿನಶ್ಚ, ಯೂಯಂ ಮನುಜಾನಾಂ ಸಮಕ್ಷಂ ಸ್ವಗೃದ್ವಾರಂ ರುನ್ತ, ಯೂಯಂ ಸ್ವಯಂ ತೇನ ನ ಪ್ರವಿಶಥ, ಪ್ರವಿವಿಕ್ಷೂನಪಿ ವಾರಯಥ | ವತ ಕಪಟಿನ ಉಪಾಧ್ಯಾಯಾಃ ಫಿರೂಶಿನಶ್ಚ ಯೂಯಂ ಛಲಾದ್ ದೀರ್ಘಂ ಪ್ರಾರ್ಥ್ಯ ವಿಧವಾನಾಂ ಸರ್ವಸ್ವಂ ಗ್ರಸಥ, ಯುಷ್ಮಾಕಂ ಘೋರತರದಹ್ನೋ ಭವಿಷ್ಯತಿ | 14 ಹನ್ತ ಕಪಟಿನ ಉಪಾಧ್ಯಾಯಾಃ ಫಿರೂಶಿನಶ್ಚ, ಯೂಯಮೇಕಂ ಸ್ವಧರ್ಮಾವಲಮ್ಬಿನಂ ಕರ್ತುಂ ಸಾಗರಂ ಭೂಮಣ್ಣಲಿಚ್ಛ ಪ್ರದಕ್ಷಿಣೀಕುರುಥ, 15 ಕಶ್ಚನ್ ಪ್ರಾಪ್ಯ ಸ್ತೋತೋ ದ್ವಿಗುಣನರಕಭಾಜನಂ ತಂ ಕುರುಥ | (Geenna g1067) 16 ವತ ಅನ್ವಪಥದರ್ಶಕಾಃ ಸರ್ವೇಃ, ಯೂಯಂ ವದಥ, ಮನ್ದಿರಸ್ಯ ಶಪಥಕರಣಾತ್ ಕಿಮಪಿ ನ ದೇಯಂ; ಕಿನ್ತು ಮನ್ದಿರಸ್ತುಮರ್ಣಸ್ಯ ಶಪಥಕರಣಾತ್ ದೇಯಂ | 17 ಹೇ ಮೂಢಾ ಹೇ ಅನ್ಯಾಃ ಸುವರ್ಣಂ ತತ್ಸುವರ್ಣಪಾವಕಮನ್ದಿರಮ್ ಏತಯೋರುಭಯೋ ಮರ್ಧ್ಯೇ ಕಿಂ ಶ್ರೇಯಃ? 18 ಅನ್ಯಚ್ಛ ವದಥ, ಯಜ್ಞವೇದ್ಯಾಃ ಶಪಥಕರಣಾತ್ ಕಿಮಪಿ ನ ದೇಯಂ, ಕಿನ್ತು ತದುಪರಿಸ್ಥಿತಸ್ಯ ನೈವೇದ್ಯಸ್ಯ ಶಪಥಕರಣಾತ್ ದೇಯಂ | 19 ಹೇ ಮೂಢಾ ಹೇ ಅನ್ಯಾಃ, ನೈವೇದ್ಯಂ ತನ್ಮೈವೇದ್ಯಪಾವಕವೇದಿರೇತಯೋರುಭಯೋ ಮರ್ಧ್ಯೇ ಕಿಂ ಶ್ರೇಯಃ? 20 ಅತಃ ಕೇನಚಿದ್ ಯಜ್ಞವೇದ್ಯಾಃ ಶಪಥೇ ಕೃತೇ ತದುಪರಿಸ್ಥಸ್ಯ ಸರ್ವಸ್ಯ ಶಪಥಃ ತ್ರಿಯತೇ | 21 ಕೇನಚಿತ್ ಮನ್ದಿರಸ್ಯ ಶಪಥೇ ಕೃತೇ ಮನ್ದಿರತನ್ನಿವಾಸಿನೋಃ ಶಪಥಃ ತ್ರಿಯತೇ | 22 ಕೇನಚಿತ್ ಸ್ವಗೃಸ್ಯ ಶಪಥೇ ಕೃತೇ ಈಶ್ವರೀಯಸಿಂಹಾಸನತದುಪಯ್ಯುಪವಿಷ್ಣಯೋಃ ಶಪಥಃ ತ್ರಿಯತೇ | 23 ಹನ್ತ ಕಪಟಿನ ಉಪಾಧ್ಯಾಯಾಃ ಫಿರೂಶಿನಶ್ಚ, ಯೂಯಂ ಪೋದಿನಾಯಾಃ ಸಿತಚ್ಛತ್ರಾಯಾ ಜೀರಕಸ್ಯ ಚ ದಶಮಾಂತಾನ್ ದತ್ವ, ಕಿನ್ತು ವ್ಯವಸ್ಥಾಯಾ ಗುರುತರಾನ್ ನ್ಯಾಯದಯಾವಿಶ್ವಾಸಾನ್ ಪರಿತ್ಯಜಥ; ಇಮೇ ಯುಷ್ಮಾಭಿರಾಚರಣೀಯಾ ಅಮೀ ಚ ನ ಲಂಘನೀಯಾಃ | 24 ಹೇ ಅನ್ವಪಥದರ್ಶಕಾ ಯೂಯಂ ಮಶಕಾನ್ ಅಪಸಾರಯಥ, ಕಿನ್ತು ಮಹಾಜ್ಞಾನ್ ಗ್ರಸಥ | 25 ಹನ್ತ ಕಪಟಿನ ಉಪಾಧ್ಯಾಯಾಃ ಫಿರೂಶಿನಶ್ಚ, ಯೂಯಂ ಪಾನಪಾತ್ರಾಣಾಂ ಭೋಜನಪಾತ್ರಾಣಾಂಚ್ಛ ಬಹಿಃ ಪರಿಷ್ಕುರುಥ; ಕಿನ್ತು ತದಭ್ಯನ್ತರಂ ದುರಾತ್ಮತಯಾ ಕಲುಷೇಣ ಚ ಪರಿಪೂರ್ಣಮಾಸ್ತೇ | 26 ಹೇ ಅನ್ಯಾಃ ಫಿರೂಶಿಲೋಕಾ ಆದೌ ಪಾನಪಾತ್ರಾಣಾಂ ಭೋಜನಪಾತ್ರಾಣಾಂಚ್ಛಭ್ಯನ್ತರಂ ಪರಿಷ್ಕುರುತ, ತೇನ ತೇಷಾಂ ಬಹಿರಪಿ ಪರಿಷ್ಕಾರಿಷ್ಯತೇ | 27 ಹನ್ತ ಕಪಟಿನ ಉಪಾಧ್ಯಾಯಾಃ ಫಿರೂಶಿನಶ್ಚ, ಯೂಯಂ ಶುಕ್ಲೀಕೃತಶ್ಶಾನಸ್ವರೂಪಾ ಭವಥ, ಯಥಾ ಶ್ಶಾನಭವನಸ್ಯ ಬಹಿಶ್ಚಾರು, ಕಿನ್ತು ಭ್ಯನ್ತರಂ ಮೃತಲೋಕಾನಾಂ ಕೀಕಶ್ಚೈಃ ಸರ್ವಪ್ರಕಾರಮಲೇನ ಚ ಪರಿಪೂರ್ಣಮ್; 28 ತಥೈವ ಯೂಯಮಪಿ ಲೋಕಾನಾಂ ಸಮಕ್ಷಂ ಬಹಿರ್ಧಾರ್ಮಿಕಾಃ ಕಿನ್ತು ಸ್ವಂತಃಕರಣೇಷು ಕೇವಲಕಾಪಟ್ಯಧರ್ಮ್ಯಾಭ್ಯಾಂ ಪರಿಪೂರ್ಣಾಃ | 29 ಹಾ ಹಾ ಕಪಟಿನ ಉಪಾಧ್ಯಾಯಾಃ ಫಿರೂಶಿನಶ್ಚ, ಯೂಯಂ ಭವಿಷ್ಯದ್ವಾದಿನಾಂ ಶ್ಶಾನನಗೇಹಂ ನಿರ್ಮಾಥ, ಸಾಧೂನಾಂ ಶ್ಶಾನನಿಕೇತನಂ ಶೋಭಯಥ 30 ವದಥ ಚ ಯದಿ ವಯಂ ಸ್ತೇಷಾಂ ಪೂರ್ವಪುರುಷಾಣಾಂ ಕಾಲ ಅಸ್ಥಾಸ್ಥಾಮ, ತರ್ಹಿ ಭವಿಷ್ಯದ್ವಾದಿನಾಂ

ಶೋಣಿತಪಾತನೇ ತೇಷಾಂ ಸಹಭಾಗಿಣೋ ನಾಭವಿಷ್ಯಾಮ | 31 ಅತೋ ಯೂಯಂ ಭವಿಷ್ಯದ್ವಾದಿಘಾತಕಾನಾಂ ಸನ್ತಾನಾ ಇತಿ ಸ್ವಯಮೇವ ಸ್ತೇಷಾಂ ಸಾಕ್ಷ್ಯಂ ದತ್ವ | 32 ಅತೋ ಯೂಯಂ ನಿಜಪೂರ್ವಪುರುಷಾಣಾಂ ಪರಿಮಾಣಪಾತ್ರಂ ಪರಿಪೂರಯತ | 33 ರೇ ಭುಜಗಾಃ ಕೃಷ್ಣಭುಜಗವಂಶಾಃ, ಯೂಯಂ ಕಥಂ ನರಕದಹ್ನಾದ್ ರಕ್ಷಿಷ್ಯದ್ಧೇ | (Geenna g1067) 34 ಪಶ್ಯತ, ಯುಷ್ಮಾಕಮನ್ರಿಕಮ್ ಅಹಂ ಭವಿಷ್ಯದ್ವಾದಿನೋ ಬುದ್ಧಿಮತ ಉಪಾಧ್ಯಾಯಾಂಶ್ಚ ಪ್ರೇಷಯಿಷ್ಯಾಮಿ, ಕಿನ್ತು ತೇಷಾಂ ಕತಿಪಯಾ ಯುಷ್ಮಾಭಿ ಘಾನಿಷ್ಯನ್ತೇ, ಕ್ರುಶೇ ಚ ಘಾನಿಷ್ಯನ್ತೇ, ಕೇಚಿದ್ ಭಜನಭವನೇ ಕಷಾಭಿರಾಘಾನಿಷ್ಯನ್ತೇ, ನಗರೇ ನಗರೇ ತಾಡಿಷ್ಯನ್ತೇ ಚ; 35 ತೇನ ಸತ್ಪುರುಷಸ್ಯ ಹಾಬಿಲೋ ರಕ್ತಪಾತಮಾರಭ್ಯ ಬೇರಿಖಿಯಃ ಪುತ್ರಂ ಯಂ ಸಿಖರಿಯಂ ಯೂಯಂ ಮನ್ದಿರಯಜ್ಞವೇದ್ಯೋ ಮರ್ಧ್ಯೇ ಹತವನ್ತಃ, ತದೀಯಶೋಣಿತಪಾತಂ ಯಾವತ್ ಅಸ್ಮಿನ್ ದೇಶೇ ಯಾವತಾಂ ಸಾಧುಪುರುಷಾಣಾಂ ಶೋಣಿತಪಾತೋ ಽಭವತ್ ತತ್ ಸರ್ವೇಷಾಮಾಗಸಾಂ ದಹ್ನಾ ಯುಷ್ಮಾಸು ವರ್ತಿಷ್ಯನ್ತೇ | 36 ಅಹಂ ಯುಷ್ಮಾನ್ತ ತಥ್ಯಂ ವದಾಮಿ, ವಿದ್ಯಮಾನೇಽಸ್ಮಿನ್ ಪುರುಷೇ ಸರ್ವೇ ವರ್ತಿಷ್ಯನ್ತೇ | 37 ಹೇ ಯಿರೂಶಾಲಮ್ ಹೇ ಯಿರೂಶಾಲಮ್ ನಗರಿ ತ್ವಂ ಭವಿಷ್ಯದ್ವಾದಿನೋ ಹತವತೀ, ತವ ಸಮೀಪಂ ಪ್ರೇರಿತಾಂಶ್ಚ ಪಾಷಾಣೈರಾಹತವತೀ, ಯಥಾ ಕುಕ್ಕುಟೇ ಶಾವಕಾನ್ ಪಕ್ಷಾಧಃ ಸಂಗೃಹ್ಣಾತಿ, ತಥಾ ತವ ಸನ್ತಾನಾನ್ ಸಂಗ್ರಹೀತುಂ ಅಹಂ ಬಹುವಾರಮ್ ಐಚ್ಛಂ; ಕಿನ್ತು ತ್ವಂ ನ ಸಮಮನ್ಯಥಾಃ | 38 ಪಶ್ಯತ ಯುಷ್ಮಾಕಂ ವಾಸಸ್ಥಾನಮ್ ಉಚ್ಚಿನಂತ ತ್ವಕ್ಯತೇ | 39 ಅಹಂ ಯುಷ್ಮಾನ್ ತಥ್ಯಂ ವದಾಮಿ, ಯಃ ಪರಮೇಶ್ವರಸ್ಯ ನಾಮ್ನಾಗಚ್ಛತಿ, ಸ ಧನ್ಯ ಇತಿ ವಾಣೀಂ ಯಾವನ್ತ ವದಿಷ್ಯಥ, ತಾವತ್ ಮಾಂ ಪುನರ್ ನ ದಕ್ಷ್ಯಥ |

24 ಅನನ್ತರಂ ಯೇಶು ಯದಾ ಮನ್ದಿರಾದ್ ಬಹಿರ್ಗಚ್ಛತಿ, ತದಾನೀಂ ಶಿಷ್ಯಾಸ್ತಂ ಮನ್ದಿರನಿರ್ಮಾಣಂ ದರ್ಶಯಿತುಮಾಗತಾಃ | 2 ತತೋ ಯೇಶುಸ್ತಾನುವಾಚ, ಯೂಯಂ ಕಿಮೇತಾನಿ ನ ಪಶ್ಯಥ? ಯುಷ್ಮಾನಹಂ ಸತ್ಯಂ ವದಾಮಿ, ಏತನ್ನಿಚಯನ್ತಸ್ಯ ಪಾಷಾಣೈಕಮಪ್ಯನ್ತಪಾಷಾಣೇಪರಿ ನ ಸ್ಥಾಸ್ಯತಿ ಸರ್ವಾಣಿ ಭೂಮಿಸಾತ್ ಕಾರಿಷ್ಯನ್ತೇ | 3 ಅನನ್ತರಂ ತಸ್ಮಿನ್ ಜೈತುನಪರ್ವತೋಪರಿ ಸಮುಪವಿಷ್ಣೇ ಶಿಷ್ಯಾಸ್ತಸ್ಯ ಸಮೀಪಮಾಗತ್ಯ ಗುಪ್ತಂ ಪಪ್ರಚ್ಛಃ, ಏತಾ ಘಟಿನಾಃ ಕದಾ ಭವಿಷ್ಯನ್ತಿ? ಭವತ ಆಗಮನಸ್ಯ ಯುಗಾನ್ತಸ್ಯ ಚ ಕಿಂ ಲಕ್ಷ್ಯ? ತದಸ್ಮಾನ್ ವದತು | (aiṭh g165) 4 ತದಾನೀಂ ಯೇಶುಸ್ತಾನವೋಚತ್, ಅವಧದ್ವಂ, ಕೋಪಿ ಯುಷ್ಮಾನ್ ನ ಭ್ರಮಯೇತ್ | 5 ಬಹವೋ ಮಮ ನಾಮ ಗೃಹ್ಯನ್ತ ಆಗಮಿಷ್ಯನ್ತಿ, ಖ್ರೀಷ್ಟೋಽಹಮೇವೇತಿ ವಾಚಂ ವದನ್ತೋ ಬಹೂನ್ ಭ್ರಮಯಿಷ್ಯನ್ತಿ | 6 ಯೂಯಂಚ್ಛ ಸಂಗ್ರಾಮಸ್ಯ ರಣಸ್ಯ ಚಾಡಮ್ಪರಂ ಶ್ರೋಷ್ಯಥ, ಅವಧದ್ವಂ ತೇನ ಚಳ್ಳಲಾ ಮಾ ಭವತ, ಏತಾನ್ವವಶ್ಯಂ ಘಟಿಷ್ಯನ್ತೇ, ಕಿನ್ತು ತದಾ ಯುಗಾನ್ತೋ ನಹಿ | 7 ಅಪರಂ ದೇಶಸ್ಯ ವಿಪಕ್ಷೋ ದೇಶೋ ರಾಜ್ಯಸ್ಯ ವಿಪಕ್ಷೋ ರಾಜ್ಯಂ ಭವಿಷ್ಯತಿ, ಸ್ಥಾನೇ ಸ್ಥಾನೇ ಚ ದುರ್ಭಿಕ್ಷಂ ಮಹಾಮಾರೀ ಭೂಕಮ್ಪಶ್ಚ ಭವಿಷ್ಯನ್ತಿ, 8 ಏತಾನಿ ದುಃಖೋಪಕ್ರಮಾಃ | 9 ತದಾನೀಂ ಲೋಕಾ ದುಃಖಂ ಭೋಜಯಿತುಂ ಯುಷ್ಮಾನ್ ಪರಕರೇಷು ಸಮರ್ಪಯಿಷ್ಯನ್ತಿ ಹನಿಷ್ಯನ್ತಿ ಚ, ತಥಾ ಮಮ ನಾಮಕರಣಾದ್ ಯೂಯಂ ಸರ್ವದೇಶೀಯಮನುಜಾನಾಂ ಸಮೀಪೇ ಘೃಣಾರ್ಹಾ ಭವಿಷ್ಯಥ | 10

ಬಹುಷು ವಿಷ್ಣುಂ ಪ್ರಾಪ್ತವತ್ಸು ಪರಸ್ಪರಮ್ ಋತೀಯಾಂ ಕೃತವತ್ಸು ಚ
 ಏಕೋಽಪರಂ ಪರಕರೇಷು ಸಮರ್ಪಯಿಷ್ಯತಿ | 11 ತಥಾ ಬಹವೋ
 ಮೃಷಾಭವಿಷ್ಯದ್ವಾದಿನ ಉಪಸ್ಥಾಯ ಬಹೂನ ಭ್ರಮಯಿಷ್ಯನ್ತಿ | 12
 ದುಷ್ಕರ್ಮಣಾಂ ಬಾಹುಲ್ಯಾಞ್ಚ ಬಹೂನಾಂ ಪ್ರೇಮ ಶೀತಲಂ ಭವಿಷ್ಯತಿ |
 13 ಕಿನ್ನು ಯಃ ಕಶ್ಚಿತ್ ಶೇಷಂ ಯಾವತ್ ದೈರ್ಯಮಾಶ್ರಯತೇ,
 ಸಏವ ಪರಿತ್ರಾಯಿಷ್ಯತೇ | 14 ಅಪರಂ ಸರ್ವದೇಶೀಯಲೋಕಾನ್
 ಪ್ರತಿಮಾಕ್ಷೀ ಭವಿತುಂ ರಾಜಸ್ಯ ಶುಭಸಮಾಚಾರಃ ಸರ್ವಜಗತಿ ಪ್ರಚಾರಿಷ್ಯತೇ,
 ಏತಾದೃಶಿ ಸತಿ ಯುಗಾನ್ತ ಉಪಸ್ಥಾಸ್ಯತಿ | 15 ಅತೋ ಯತ್
 ಸರ್ವನಾಶಕೃತ್ಯಾಹಾರ್ಕಂ ವಸ್ತು ದಾನಿಯೇಲ್ಯವಿಷ್ಯದ್ವಾದಿನಾ ಪ್ರೋಕ್ತಂ
 ತದ್ ಯದಾ ಪುಣ್ಯಸ್ಥಾನೇ ಸ್ಥಾಪಿತಂ ದ್ರಕ್ಷ್ಯಥ, (ಯಃ ಪರತಿ, ಸ ಬುದ್ಧತಾಂ)
 16 ತದಾನೀಂ ಯೇ ಯಿಹೂದೀಯದೇಶೇ ತಿಷ್ಯತಿ, ತೇ ಪರ್ವತೇಷು
 ಪಲಾಯಂತಾಂ | 17 ಯಃ ಕಶ್ಚಿದ್ ಗೃಹಪೃಷ್ಠೇ ತಿಷ್ಯತಿ, ಸ ಗೃಹಾತ್
 ಕಿಮಪಿ ವಸ್ತಾನೇತುಮ್ ಅಧೇ ನಾವರೋಹೇತ್ | 18 ಯಶ್ಚ ಕ್ಷೇತ್ರೇ
 ತಿಷ್ಯತಿ, ಸೋಪಿ ವಸ್ತುಮಾನೇತುಂ ಪರಾವೃತ್ಯ ನ ಯಾಯಾತ್ | 19
 ತದಾನೀಂ ಗರ್ಭಿಣೀಸ್ತನ್ಯಪಾಯಯಿತ್ರೀಣಾಂ ದುರ್ಗತಿ ಭವಿಷ್ಯತಿ | 20
 ಅತೋ ಯಷಾಕಂ ಪಲಾಯನಂ ಶೀತಕಾಲೇ ವಿಶ್ರಾಮವಾರೇ ವಾ
 ಯನ್ನ ಭವೇತ್, ತದರ್ಥಂ ಪ್ರಾರ್ಥಯದ್ಧಮ್ | 21 ಅ ಜಗದಾರಮ್ಯಾದ್
 ಏತತ್ಕಾಲಪರ್ಯಂತಂ ಯಾದೃಶಃ ಕದಾಪಿ ನಾಭವತ್ ನ ಚ ಭವಿಷ್ಯತಿ
 ತಾದೃಶೋ ಮಹಾಕ್ಷೇಶಸ್ತದಾನೀಮ್ ಉಪಸ್ಥಾಸ್ಯತಿ | 22 ತಸ್ಯ ಕ್ಷೇಶಸ್ಯ
 ಸಮಯೋ ಯದಿ ಹ್ಯೋನ ನ ಕ್ರಿಯೇತ, ತರ್ಹಿ ಕಸ್ಯಾಪಿ ಪ್ರಾಣಿನೋ
 ರಕ್ಷಣಂ ಭವಿತುಂ ನ ಶಕ್ನುಯಾತ್, ಕಿನ್ನು ಮನೋನೀತಮನುಜಾನಾಂ
 ಕೃತೇ ಸ ಕಾಲೋ ಹ್ನೀಕರಿಷ್ಯತೇ | 23 ಅಪರಂಶ್ಚ ಪಶ್ಯತ, ಖ್ರೀಷ್ಣೋಽತ್ರ
 ವಿದ್ಯತೇ, ವಾ ತತ್ರ ವಿದ್ಯತೇ, ತದಾನೀಂ ಯದೀ ಕಶ್ಚಿದ್ ಯುಷಾನ್ ಇತಿ
 ವಾಕ್ಯಂ ವದತಿ, ತಥಾಪಿ ತತ್ ನ ಪ್ರತೀತ್ | 24 ಯತೋ ಭಾಕ್ಶಪ್ರೀಷ್ಣಾ
 ಭಾಕ್ಶಭವಿಷ್ಯದ್ವಾದಿನಶ್ಚ ಉಪಸ್ಥಾಯ ಯಾನಿ ಮಹನ್ನಿಲಕ್ಷಾಣಿ ಚಿತ್ರಕರ್ಮಾಣಿ
 ಚ ಪ್ರಕಾಶಯಿಷ್ಯನ್ತಿ, ತೈ ಯದಿ ಸಮ್ಯಕ್ ತರ್ಹಿ ಮನೋನೀತಮಾನವಾ
 ಅಪಿ ಭ್ರಾಮಿಷ್ಯನ್ತೇ | 25 ಪಶ್ಯತ, ಘಟಿನಾತಃ ಪೂರ್ವಂ ಯುಷಾನ್
 ವಾರ್ತಾಮ್ ಅವಾದಿಷಮ್ | 26 ಅತಃ ಪಶ್ಯತ, ಸ ಪ್ರಾನ್ತರೇ ವಿದ್ಯತ ಇತಿ
 ವಾಕ್ಯೇ ಕೇನಚಿತ್ ಕಥಿತೇಪಿ ಬಹಿ ಮರ್ಗ ಗಚ್ಛತ, ವಾ ಪಶ್ಯತ, ಸೋನ್ಯಃಪುರೇ
 ವಿದ್ಯತೇ, ಏತದಾಕ್ಶ ಲುಕ್ತೇಪಿ ಮಾ ಪ್ರತೀತ | 27 ಯತೋ ಯಥಾ ವಿದ್ಯತ್
 ಪೂರ್ವದಿಶೋ ನಿರ್ಗತ್ಯ ಪಶ್ಚಿಮದಿಶಂ ಯಾವತ್ ಪ್ರಕಾಶತೇ, ತಥಾ
 ಮಾನುಷಪುತ್ರಸ್ಯಾಪ್ಯಾಗಮನಂ ಭವಿಷ್ಯತಿ | 28 ಯತ್ರ ಶವಸ್ತಿಷ್ಯತಿ, ತತ್ರೇವ
 ಗೃಧ್ರಾ ಮಿಲನ್ತಿ | 29 ಅಪರಂ ತಸ್ಯ ಕ್ಷೇಶಸಮಯಸ್ಯಾವ್ಯವಹಿತಪರತ್ರ
 ಸೂರ್ಯಸ್ಯ ತೇಜೋ ಲೋಪ್ಸ್ಯತೇ, ಚನ್ದ್ರಮಾ ಜ್ಯೋಸ್ತಾಂ ನ ಕರಿಷ್ಯತಿ,
 ನಭಸೋ ನಕ್ಷತ್ರಾಣಿ ಪತಿಷ್ಯನ್ತಿ, ಗಗಣೀಯಾ ಗ್ರಹಾಶ್ಚ ವಿಚಲಿಷ್ಯನ್ತಿ | 30
 ತದಾನೀಮ್ ಆಕಾಶಮದ್ಯೇ ಮನುಜಸುತಸ್ಯ ಲಕ್ಷ್ಮ ದರ್ಶಿಷ್ಯತೇ, ತತೋ
 ನಿಜಪರಾಕ್ರಮೇಣ ಮಹಾತೇಜಸಾ ಚ ಮೇಘಾರೂಢಂ ಮನುಜಸುತಂ
 ನಭಸಾಗಚ್ಛನ್ತಂ ವಿಲೋಕ್ಯ ಪೃಥಿವ್ಯಾಃ ಸರ್ವವಂಶೀಯಾ ವಿಲಪಿಷ್ಯನ್ತಿ | 31
 ತದಾನೀಂ ಸ ಮಹಾಶಬ್ದಾಯಮಾನತೂರ್ಯಾ ವಾದಕಾನ್ ನಿಜದೂತಾನ್
 ಪ್ರಹೇಷ್ಯತಿ, ತೇ ವ್ಯೋಮ್ನು ಏಕಸೀಮಾತೋಽಪರಸೀಮಾಂ ಯಾವತ್
 ಚತುರ್ದಿಶಸ್ತಸ್ಯ ಮನೋನೀತಜನಾನ್ ಆನೀಯ ಮೇಲಯಿಷ್ಯನ್ತಿ | 32
 ಉಡುಮ್ಪುರಪಾದಪಸ್ಯ ದೃಷ್ಟಾನ್ತಂ ಶಿಕ್ಷದ್ಧಂ; ಯದಾ ತಸ್ಯ ನವೀನಾಃ ಶಾಖಾ
 ಜಾಯಂತೇ, ಪಲ್ಲವಾದಿಶ್ಚ ನಿರ್ಗಚ್ಛತಿ, ತದಾ ನಿದಾಘಕಾಲಃ ಸವಿಧೋ

ಭವತೀತಿ ಯೂಯಂ ಜಾನೀಥ; 33 ತದ್ವದ್ ಏತಾ ಘಟಿನಾ ದೃಷ್ಟಾಞ್ಚ
 ಸ ಸಮಯೋ ದ್ವಾರ ಉಪಾಸ್ಥಾದ್ ಇತಿ ಜಾನೀತ | 34 ಯುಷಾನ್ತಹಂ
 ತಥ್ಯಂ ವದಾಮಿ, ಇದಾನೀನ್ಯನಜನಾನಾಂ ಗಮನಾತ್ ಪೂರ್ವಮೇವ ತಾನಿ
 ಸರ್ವಾಣಿ ಘಟಿಷ್ಯನ್ತೇ | 35 ನಭೋಮೇದಿನೋ ಲುಪ್ತಯೋರಪಿ ಮಮ
 ವಾಕ್ ಕದಾಪಿ ನ ಲೋಪ್ಸ್ಯತೇ | 36 ಅಪರಂ ಮಮ ತಾತಂ ವಿನಾ ಮಾನುಷಃ
 ಸ್ವರ್ಗಸ್ಥೋ ದೂತೋ ವಾ ಕೋಪಿ ತದ್ವಿನಂ ತದ್ಗಣ್ಯಾಞ್ಚ ನ ಜ್ಞಾಪಯತಿ |
 37 ಅಪರಂ ನೋಹೇ ವಿದ್ಯಮಾನೇ ಯಾದೃಶಮಭವತ್ ತಾದೃಶಂ
 ಮನುಜಸುತಸ್ಯಾಗಮನಕಾಲೇಪಿ ಭವಿಷ್ಯತಿ | 38 ಫಲತೋ ಜಲಾಪ್ಲವನಾತ್
 ಪೂರ್ವಂ ಯದ್ವಿನಂ ಯಾವತ್ ನೋಹಃ ಪೋತಂ ನಾರೋಹತ್,
 ತಾವತ್ಕಾಲಂ ಯಥಾ ಮನುಷ್ಯಾ ಭೋಜನೇ ಪಾನೇ ವಿವಹನೇ ವಿವಾಹನೇ
 ಚ ಪ್ರವೃತ್ತಾ ಆಸನ್; 39 ಅಪರಮ್ ಆಪ್ತಾವಿಶೋಯಮಾಗತ್ಯ ಯಾವತ್
 ಸಕಲಮನುಜಾನ್ ಪ್ಲವಯಿತ್ತಾ ನಾನಯತ್, ತಾವತ್ ತೇ ಯಥಾ ನ
 ವಿದಾಮಾಸುಃ, ತಥಾ ಮನುಜಸುತಾಗಮನೇಪಿ ಭವಿಷ್ಯತಿ | 40 ತದಾ
 ಕ್ಷೇತ್ರಸ್ಥಿತಯೋರ್ಧ್ವಯೋರೇಕೋ ಧಾರಿಷ್ಯತೇ, ಅಪರಸ್ಯಾಜಿಷ್ಯತೇ | 41 ತಥಾ
 ಪೇಷಣ್ಯಾ ಪಿಂಷತ್ಕೋರುಭಯೋ ಯೋಗಷಿತೋರೇಕಾ ಧಾರಿಷ್ಯತೇಽಪರಾ
 ತ್ಯಾಜಿಷ್ಯತೇ | 42 ಯುಷಾಕಂ ಪ್ರಭುಃ ಕಸ್ತಿನಿ ದಣ್ಯ ಅಗಮಿಷ್ಯತಿ, ತದ್
 ಯುಷಾಭಿ ನಾರವಗಮ್ಯತೇ, ತಸ್ಮಾತ್ ಜಾಗ್ರತಃ ಸನ್ನಸ್ತಿಷ್ಯತ | 43 ಕುತ್ರ
 ಯಾಮೇ ಸ್ತೇನ ಅಗಮಿಷ್ಯತೀತಿ ಚೇದ್ ಗೃಹಸ್ಥೋ ಜ್ಞಾತುಮ್ ಅಶಕ್ಯತ್,
 ತರ್ಹಿ ಜಾಗರಿತ್ವಾ ತಂ ಸನ್ನಿಂ ಕರ್ತುಮ್ ಅವಾರಯಿಷ್ಯತ್ ತದ್ ಜಾನೀತ |
 44 ಯುಷಾಭಿರವಧೀಯತಾಂ, ಯತೋ ಯುಷಾಭಿ ಯತ್ರ ನ ಬುದ್ಧತೇ,
 ತತ್ರೈವ ದಕ್ಷೇ ಮನುಜಸುತ ಆಯಾಸ್ಯತಿ | 45 ಪ್ರಭು ನಿರ್ಜಪರಿವಾರಾನ್
 ಯಥಾಕಾಲಂ ಭೋಜಯಿತುಂ ಯಂ ದಾಸಮ್ ಅದ್ವಕ್ಷೀಕೃತ್ಯ ಸಾಪಯತಿ,
 ತಾದೃಶೋ ವಿಶ್ವಾಸ್ಯೋ ಧೀಮಾನ್ ದಾಸಃ ಕಃ? 46 ಪ್ರಭುರಾಗತ್ಯ ಯಂ
 ದಾಸಂ ತಥಾಚರನ್ತಂ ವೀಕ್ಷತೇ, ಸಏವ ಧನ್ಯಃ | 47 ಯುಷಾನ್ತಹಂ
 ಸತ್ಯಂ ವದಾಮಿ, ಸ ತಂ ನಿಜಸರ್ವಸ್ವಸ್ಯಾಧಿಪತಂ ಕರಿಷ್ಯತಿ | 48 ಕಿನ್ನು
 ಪ್ರಭುರಾಗನ್ತಂ ವಿಲಮ್ಬತ ಇತಿ ಮನಸಿ ಚಿನ್ತಯಿತ್ತಾ ಯೋ ದುಷ್ಟೋ
 ದಾಸೋ 49 ಽಪರದಾಸಾನ್ ಪ್ರಹರ್ತುಂ ಮತ್ತಾನಾಂ ಸಜ್ಜೇ ಭೋಕ್ತುಂ
 ಪಾತುಞ್ಚ ಪ್ರವತ್ಸತೇ, 50 ಸ ದಾಸೋ ಯದಾ ನಾಪೇಕ್ಷತೇ, ಯಞ್ಚ ದಣ್ಯಂ
 ನ ಜಾನಾತಿ, ತತ್ಕಾಲಏವ ತತ್ಪ್ರಭುರವಸ್ಥಾಸ್ಯತಿ | 51 ತದಾ ತಂ ದಣ್ಯಯಿತ್ತಾ
 ಯತ್ರ ಸ್ಯಾನೇ ರೋದನಂ ದನ್ಯಘರ್ಷಣಇತ್ಯಾತೇ, ತತ್ರ ಕಪಟಿಭಿಃ ಸಾಕಂ
 ತದ್ವಶಾಂ ನಿರೂಪಯಿಷ್ಯತಿ |

25 ಯಾ ದಶ ಕನ್ಯಾಃ ಪ್ರದೀಪಾನ್ ಗೃಹ್ಯತೋ ವರಂ ಸಾಕ್ಷಾತ್ ಕರ್ತುಂ
 ಬಹಿರಿತಾಃ, ತಾಭಿಸ್ತದಾ ಸ್ವರ್ಗೀಯರಾಜಸ್ಯ ಸಾದೃಶ್ಯಂ ಭವಿಷ್ಯತಿ | 2
 ತಾಸಾಂ ಕನ್ಯಾಂ ಮಧ್ಯೇ ಪಶ್ಯ ಸುಧಿಯಃ ಪಶ್ಯ ದುರ್ಧಿಯ ಆಸನ್ | 3
 ಯಾ ದುರ್ಧಿಯಸ್ಯಾ ಪ್ರದೀಪಾನ್ ಸಜ್ಜೇ ಗೃಹೀತ್ವಾ ತೈಲಂ ನ ಜಗ್ಯಹುಃ, 4
 ಕಿನ್ನು ಸುಧಿಯಃ ಪ್ರದೀಪಾನ್ ಪಾತ್ರೇಣ ತೈಲಾಞ್ಚ ಜಗ್ಯಹುಃ | 5 ಅನನ್ತರಂ
 ವರೇ ವಿಲಮ್ಬಿತೇ ತಾಃ ಸರ್ವಾಃ ನಿರಾವಿಷ್ಟಾ ನಿರ್ದ್ರಾಂ ಜಗ್ಯುಃ | 6
 ಅನನ್ತರಮ್ ಅರ್ಧರಾತ್ರೇ ಪಶ್ಯತ ವರ ಅಗಚ್ಛತಿ, ತಂ ಸಾಕ್ಷಾತ್ ಕರ್ತುಂ
 ಬಹಿಯಾರ್ತೇತಿ ಜನರವಾತ್ 7 ತಾಃ ಸರ್ವಾಃ ಕನ್ಯಾ ಉತ್ಥಾಯ ಪ್ರದೀಪಾನ್
 ಆಸಾದಯಿತುಂ ಆರಭನ್ತ | 8 ತತೋ ದುರ್ಧಿಯಃ ಸುಧಿಯ ಊಚುಃ,
 ಕಿಚ್ಛಿತ್ ತೈಲಂ ದತ್ತ ಪ್ರದೀಪಾ ಅಸ್ಯಾಕಂ ನಿರ್ವಾಣಾಃ | 9 ಕಿನ್ನು ಸುಧಿಯಃ
 ಪ್ರತ್ಯವದನ್, ದತ್ತೇ ಯುಷಾನ್ಸ್ಮಾಂತಶ್ಚ ಪ್ರತಿ ತೈಲಂ ನ್ಯೂನೀಭವೇತ್,

ತಸ್ಮಾನ್ ವಿಕ್ರೇತ್ಯುಷಾಂ ಸಮೀಪಂ ಗತ್ವಾ ಸ್ವಾರ್ಥಂ ತೈಲಂ ಕ್ರೀಣೀತ | 10 ತದಾ ತಾಸು ಕ್ರೇತುಂ ಗತಾಸು ವರ ಆಜಗಾಮ, ತತೋ ಯಾಃ ಸಜ್ಜಿತಾ ಆಸನ್, ತಾಸ್ಯೇನ ಸಾಕಂ ವಿವಾಹೀಯಂ ವೇಶ್ಯ ಪ್ರವಿವಿಶುಃ | 11 ಅನನ್ತರಂ ದ್ವಾರೇ ರುದ್ರೇ ಅಪರಾಃ ಕನ್ಯಾ ಆಗತ್ಯ ಜಗದುಃ, ಹೇ ಪ್ರಭೋ, ಹೇ ಪ್ರಭೋ, ಅಸ್ಮಾನ್ ಪ್ರತಿ ದ್ವಾರಂ ಮೋಚಯ | 12 ಕಿನ್ನು ಸ ಉಕ್ತವಾನ್, ತಥ್ಯಂ ವದಾಮಿ, ಯುಷ್ಮಾನಹಂ ನ ವೇದ್ಮಿ | 13 ಅತೋ ಜಾಗ್ರತಃ ಸನ್ನಸಿಷ್ಯತ, ಮನುಜಸುತಃ ಕಸ್ಮಿನ್ ದಿನೇ ಕಸ್ಮಿನ್ ದಕ್ಷೇ ವಾಗಮಿಷ್ಯತಿ, ತದ್ ಯುಷ್ಮಾದ್ವಿ ನ ಜ್ಞಾಯತೇ | 14 ಅಪರಂ ಸ ಏತಾದೃಶಃ ಕಸ್ಯಚಿತ್ ಪುಂಸಸ್ತುಲ್ಯಃ, ಯೋ ದೂರದೇಶಂ ಪ್ರತಿ ಯಾತ್ರಾಕಾಲೇ ನಿಜದಾಸಾನ್ ಆಹೂಯ ತೇಷಾಂ ಸ್ತಸ್ತುಸಾಮರ್ಥ್ಯಾನುರೂಪಮ್ | 15 ಏಕಸ್ಮಿನ್ ಮುದ್ರಾಣಾಂ ಪೃಷ್ಠ ಪೋಟಲಿಕಾ ಅನ್ಯಂತೃಶ್ಚ ದ್ವೇ ಪೋಟಲಿಕೇ ಅಪರಸ್ಮಿಂಶ್ಚ ಪೋಟಲಿಕೈಕಾಮ್ ಇತ್ಯಂ ಪ್ರತಿಜನಂ ಸಮರ್ಪ್ಯ ಸ್ವಯಂ ಪ್ರವಾಸಂ ಗತವಾನ್ | 16 ಅನನ್ತರಂ ಯೋ ದಾಸಃ ಪೃಷ್ಠ ಪೋಟಲಿಕಾಃ ಲಭುವಾನ್, ಸ ಗತ್ವಾ ವಾಣಿಜ್ಯಂ ವಿಧಾಯ ತಾ ದ್ವಿಗುಣೀಚಕಾರ | 17 ಯಶ್ಚ ದಾಸೋ ದ್ವೇ ಪೋಟಲಿಕೇ ಅಲಭತ, ಸೋಪಿ ತಾ ಮುದ್ರಾ ದ್ವಿಗುಣೀಚಕಾರ | 18 ಕಿನ್ನು ಯೋ ದಾಸ ಏಕಾಂ ಪೋಟಲಿಕಾಂ ಲಭುವಾನ್, ಸ ಗತ್ವಾ ಭೂಮಿಂ ಖನಿತ್ವಾ ತನ್ನದ್ವೇ ನಿಜಪ್ರಭೋಸ್ತಾ ಮುದ್ರಾ ಗೋಪಯಾಚ್ಚಕಾರ | 19 ತದನನ್ತರಂ ಬಹುತಿಥೇ ಕಾಲೇ ಗತೇ ತೇಷಾಂ ದಾಸಾನಾಂ ಪ್ರಭುರಾಗತ್ಯ ತೈರ್ದಾಸ್ಯೇ ಸಮಂ ಗಣಯಾಚ್ಚಕಾರ | 20 ತದಾನೀಂ ಯಃ ಪೃಷ್ಠ ಪೋಟಲಿಕಾಃ ಪ್ರಾಪ್ತವಾನ್ ಸ ತಾ ದ್ವಿಗುಣೀಕೃತಮುದ್ರಾ ಅನೀಯ ಜಗಾದ; ಹೇ ಪ್ರಭೋ, ಭವತಾ ಮಯಿ ಪೃಷ್ಠ ಪೋಟಲಿಕಾಃ ಸಮರ್ಪಿತಾಃ, ಪಶ್ಯತು, ತಾ ಮಯಾ ದ್ವಿಗುಣೀಕೃತಾಃ | 21 ತದಾನೀಂ ತಸ್ಯ ಪ್ರಭುಸ್ತಮುವಾಚ, ಹೇ ಉತ್ತಮ ವಿಶ್ವಾಸ್ಯ ದಾಸ, ತ್ವಂ ಧನ್ಯೋಸಿ, ಸ್ತೋಕೇನ ವಿಶ್ವಾಸ್ಯೋ ಜಾತಃ, ತಸ್ಮಾತ್ ತ್ವಾಂ ಬಹುವಿತ್ರಾಧಿಪಂ ಕರೋಮಿ, ತ್ವಂ ಸ್ವಪ್ರಭೋಃ ಸುಖಸ್ಯ ಭಾಗೀ ಭವ | 22 ತತೋ ಯೇನ ದ್ವೇ ಪೋಟಲಿಕೇ ಲಭ್ಯೇ ಸೋಪ್ಯಾಗತ್ಯ ಜಗಾದ, ಹೇ ಪ್ರಭೋ, ಭವತಾ ಮಯಿ ದ್ವೇ ಪೋಟಲಿಕೇ ಸಮರ್ಪಿತೇ, ಪಶ್ಯತು ತೇ ಮಯಾ ದ್ವಿಗುಣೀಕೃತೇ | 23 ತೇನ ತಸ್ಯ ಪ್ರಭುಸ್ತಮವೋಚತ್, ಹೇ ಉತ್ತಮ ವಿಶ್ವಾಸ್ಯ ದಾಸ, ತ್ವಂ ಧನ್ಯೋಸಿ, ಸ್ತೋಕೇನ ವಿಶ್ವಾಸ್ಯೋ ಜಾತಃ, ತಸ್ಮಾತ್ ತ್ವಾಂ ಬಹುದ್ರವಿತ್ರಾಧಿಪಂ ಕರೋಮಿ, ತ್ವಂ ನಿಜಪ್ರಭೋಃ ಸುಖಸ್ಯ ಭಾಗೀ ಭವ | 24 ಅನನ್ತರಂ ಯ ಏಕಾಂ ಪೋಟಲಿಕಾಂ ಲಭುವಾನ್, ಸ ಏತ್ಯ ಕಥಿತವಾನ್, ಹೇ ಪ್ರಭೋ, ತ್ವಾಂ ಕಠಿನನರಂ ಜ್ಞಾತವಾನ್, ತ್ವಯಾ ಯತ್ರ ನೋಪ್ಪಂ, ತತ್ರೈವ ಕೃತ್ಯತೇ, ಯತ್ರ ಚ ನ ಕೀರ್ಣಂ, ತತ್ರೈವ ಸಂಗೃಹ್ಯತೇ | 25 ಅತೋಹಂ ಸಶಬ್ದಃ ಸನ್ ಗತ್ವಾ ತವ ಮುದ್ರಾ ಭೂಮದ್ಯೇ ಸಂಗೋಪ್ಯ ಸ್ಥಾಪಿತವಾನ್, ಪಶ್ಯ, ತವ ಯತ್ ತದೇವ ಗೃಹಾಣ | 26 ತದಾ ತಸ್ಯ ಪ್ರಭುಃ ಪ್ರತ್ಯವದತ್ ರೇ ದುಷ್ಪಾಲಸ ದಾಸ, ಯತ್ರಾಹಂ ನ ವಪಾಮಿ, ತತ್ರ ಛಿನದ್ಮಿ, ಯತ್ರ ಚ ನ ಕಿರಾಮಿ, ತತ್ರೇವ ಸಂಗೃಹ್ಯಾಮೀತಿ ಚೇದಜಾನಾಸ್ತುರ್ಹಿ | 27 ವಣಿಕ್ಷು ಮಮ ವಿತ್ರಾರ್ಪಣಂ ತವೋಚಿತಮಾಸೀತ್, ಯೇನಾಹಮಾಗತ್ಯ ವ್ಯಧ್ಯಾ ಸಾಕಂ ಮೂಲಮುದ್ರಾಃ ಪ್ರಾಪ್ಸ್ಯಮ್ | 28 ಅತೋಸ್ಮಾತ್ ತಾಂ ಪೋಟಲಿಕಾಮ್ ಆದಾಯ ಯಸ್ಯ ದಶ ಪೋಟಲಿಕಾಃ ಸನ್ವಿ ತಸ್ವಿನ್ನರ್ಪಯತ | 29 ಯೇನ ವರ್ದ್ಯತೇ ತಸ್ಮಿನ್ನೈವಾರ್ಪಿಷ್ಯತೇ, ತಸ್ಮೈವ ಚ ಬಾಹುಲಯಂ ಭವಿಷ್ಯತಿ, ಕಿನ್ನು ಯೇನ ನ ವರ್ದ್ಯತೇ, ತಸ್ಮಾನ್ವಿತೇ ಯತ್ ಕಿಷ್ಟುನ ತಿಷ್ಠತಿ, ತದವಿ ಪುನರ್ನೇಷ್ಯತೇ | 30 ಅಪರಂ ಯೂಯಂ ತಮಕರ್ಮ್ಯಣ್ಯಂ ದಾಸಂ ನೀತ್ವಾ ಯತ್ರ ಸ್ಯಾನೇ ಕ್ಷನ್ಯನಂ

ದನ್ನಭಾರ್ಷಣ್ಯಾ ವಿದ್ಯೇತೇ, ತಸ್ಮಿನ್ ಬಹಿರ್ಭೂತತಮಸಿ ನಿಕ್ಷಿಪತ | 31 ಯದಾ ಮನುಜಸುತಃ ಪವಿತ್ರದೂತಾನ್ ಸಜ್ಜಿನಃ ಕೃತ್ವಾ ನಿಜಪ್ರಭಾವೇನಾಗತ್ಯ ನಿಜತೇಜೋಮಯೇ ಸಿಂಹಾಸನೇ ನಿವೇಕ್ಷ್ಯತಿ, 32 ತದಾ ತತ್ಕಮ್ಯುಖೇ ಸರ್ವಜಾತೀಯಾ ಜನಾ ಸಂಮೇಲಿಷ್ಯನ್ವಿ | ತತೋ ಮೇಷಪಾಲಕೋ ಯಥಾ ಛಾಗೇಭ್ಯೋಽವೀನ್ ಪೃಥಕ್ ಕರೋತಿ ತಥಾ ಸೋಪ್ಯೇಕಸ್ಮಾದನ್ಯಮ್ ಇತ್ಯಂ ತಾನ್ ಪೃಥಕ್ ಕೃತ್ವಾವೀನ್ | 33 ದಕ್ಷಿಣೇ ಛಾಗಾಂಶ್ಚ ವಾಮೇ ಸ್ಥಾಪಯಿಷ್ಯತಿ | 34 ತತಃ ಪರಂ ರಾಜಾ ದಕ್ಷಿಣಸಿತಾನ್ ಮಾನವಾನ್ ವದಿಷ್ಯತಿ, ಆಗಚ್ಛತ ಮತ್ತಾತಸ್ಯಾನುಗ್ರಹಭಾಜನಾನಿ, ಯುಷ್ಮತ್ಯುತ ಆ ಜಗದಾರಮ್ಯತ್ ಯದ್ ರಾಜಮ್ ಆಸಾದಿತಂ ತದಧಿಕುರುತ | 35 ಯತೋ ಬುಭುಕ್ಷಿತಾಯ ಮಹ್ಯಂ ಭೋಜ್ಯಮ್ ಅದತ್ತ, ಪಿಪಾಸಿತಾಯ ಪೇಯಮದತ್ತ, ವಿದೇಶಿನಂ ಮಾಂ ಸ್ತಸ್ಯಾನಮನಯತ, 36 ವಸ್ತ್ರಹೀನಂ ಮಾಂ ವಸನಂ ಪರ್ಯಧಾಪಯತ, ಪೀಡಿತಂ ಮಾಂ ದ್ರಷ್ಟುಮಾಗಚ್ಛತ, ಕಾರಾಸ್ಥ್ಯಮಾಂ ವೀಕ್ಷಿತುಮ ಆಗಚ್ಛತ | 37 ತದಾ ಧಾರ್ಮಿಕಾಃ ಪ್ರತಿವದಿಷ್ಯನ್ವಿ, ಹೇ ಪ್ರಭೋ, ಕದಾ ತ್ವಾಂ ಕ್ಷುಧಿತಂ ವೀಕ್ಷ್ಯ ವಯಮಭೋಜಯಾಮಃ? ವಾ ಪಿಪಾಸಿತಂ ವೀಕ್ಷ್ಯ ಅಪಾಯಯಾಮಃ? 38 ಕದಾ ವಾ ತ್ವಾಂ ವಿದೇಶಿನಂ ವಿಲೋಕ್ಯ ಸ್ತಸ್ಯಾನಮನಯಾಮಃ? ಕದಾ ವಾ ತ್ವಾಂ ನಗ್ನಂ ವೀಕ್ಷ್ಯ ವಸನಂ ಪರ್ಯಧಾಪಯಾಮಃ? 39 ಕದಾ ವಾ ತ್ವಾಂ ಪೀಡಿತಂ ಕಾರಾಸ್ಥ್ಯಮ್ ವೀಕ್ಷ್ಯ ತ್ವದನ್ವಿಕಮಗಚ್ಛಾಮಃ? 40 ತದಾನೀಂ ರಾಜಾ ತಾನ್ ಪ್ರತಿವದಿಷ್ಯತಿ, ಯುಷ್ಮಾನಹಂ ಸತ್ಯಂ ವದಾಮಿ, ಮಮೈತೇಷಾಂ ಭ್ರಾತೃಣಾಂ ಮದ್ಯೇ ಕಚ್ಛನ್ಯಕಂ ಕ್ಷುದ್ರತಮಂ ಪ್ರತಿ ಯದ್ ಅಕುರುತ, ತನ್ಮಾಂ ಪ್ರತ್ಯಕುರುತ | 41 ಪಶ್ಯಾತ್ ಸ ವಾಮಸ್ಥಿತಾನ್ ಜನಾನ್ ವದಿಷ್ಯತಿ, ರೇ ಶಾಪಗ್ರಸ್ತಾಃ ಸರ್ವೇ, ಶೈತಾನೇ ತಸ್ಯ ದೂತೇಭ್ಯಶ್ಚ ಯೋಽನನ್ತಮಿಕ್ಷುರಾಸಾದಿತ ಆಸ್ಯೇ, ಯೂಯಂ ಮದನ್ವಿಕಾತ್ ತಮಗ್ನಿಂ ಗಚ್ಛತ | (aiōnios g166) 42 ಯತೋ ಕ್ಷುಧಿತಾಯ ಮಹ್ಯಮಾಹಾರಂ ನಾದತ್ತ, ಪಿಪಾಸಿತಾಯ ಮಹ್ಯಂ ಪೇಯಂ ನಾದತ್ತ, 43 ವಿದೇಶಿನಂ ಮಾಂ ಸ್ತಸ್ಯಾನಂ ನಾನಯತ, ವಸನಹೀನಂ ಮಾಂ ವಸನಂ ನ ಪರ್ಯಧಾಪಯತ, ಪೀಡಿತಂ ಕಾರಾಸ್ಥ್ಯಮಾಂ ವೀಕ್ಷಿತುಂ ನಾಗಚ್ಛತ | 44 ತದಾ ತೇ ಪ್ರತಿವದಿಷ್ಯನ್ವಿ, ಹೇ ಪ್ರಭೋ, ಕದಾ ತ್ವಾಂ ಕ್ಷುಧಿತಂ ವಾ ಪಿಪಾಸಿತಂ ವಾ ವಿದೇಶಿನಂ ವಾ ನಗ್ನಂ ವಾ ಪೀಡಿತಂ ವಾ ಕಾರಾಸ್ಥಂ ವೀಕ್ಷ್ಯ ತ್ವಾಂ ನಾಸೇವಾಮಹಿ? 45 ತದಾ ಸ ತಾನ್ ವದಿಷ್ಯತಿ, ತಥ್ಯಮಹಂ ಯುಷ್ಮಾನ್ ಬ್ರವೀಮಿ, ಯುಷ್ಮಾಭಿರೇಷಾಂ ಕಚ್ಛುನ ಕ್ಷೋದಿಷ್ಯಂ ಪ್ರತಿ ಯನ್ಮಾಕಾರಿ, ತನ್ಮಾಂ ಪ್ರತ್ಯೇವ ನಾಕಾರಿ | 46 ಪಶ್ಯಾದಮ್ಯನನ್ತಶಾಸ್ತ್ರೀಂ ಕಿನ್ನು ಧಾರ್ಮಿಕಾ ಅನನ್ತಾಯುಷಂ ಭೋಕ್ತುಂ ಯಾಸ್ಯನ್ವಿ | (aiōnios g166)

26 ಯೇಶುರೇತಾನ್ ಪ್ರಸ್ತಾವಾನ್ ಸಮಾಪ್ಯ ಶಿಷ್ಯಾನೂಚೀ, 2 ಯುಷ್ಮಾಭಿ ಜ್ಞಾತಂ ದಿನದ್ವಯಾತ್ ಪರಂ ನಿಸ್ತಾರಮಹ ಉಪಸ್ಥಾಪ್ಯತಿ, ತತ್ರ ಮನುಜಸುತಃ ಕ್ರುಶೇನ ಹನ್ತುಂ ಪರಕರೇಷು ಸಮರ್ಪಿಷ್ಯತೇ | 3 ತತಃ ಪರಂ ಪ್ರಧಾನಯಾಜಕಾಧ್ಯಾಪಕಪ್ರಾಚ್ಯಃ ಕಿರುಫಾನಾಮೋ ಮಹಾಯಾಜಕಸ್ಯಾಕ್ಷಿಪ್ತಲಿಕಾಯಾಂ ಮಿಲಿತ್ವಾ 4 ಕೇನೋಪಾಯೇನ ಯೇಶುಂ ಧೃತ್ವಾ ಹನ್ತುಂ ಶಕ್ಯಯುರಿತಿ ಮನ್ಯಯಾಚ್ಛುಕ್ರುಃ | 5 ಕಿನ್ನು ತೈರುಕ್ತಂ ಮಹಕಾಲೇ ನ ಧರ್ತೃವ್ಯಃ, ಧೃತೇ ಪ್ರಜಾನಾಂ ಕಲಹೇನ ಭವಿತುಂ ಶಕ್ಯತೇ | 6 ತತೋ ಬೈಥನಿಯಾಪುರೇ ಶಿಮೋನಾಖ್ಯಸ್ಯ ಕುಷ್ಠಿನೋ ವೇಶ್ಲೈನಿ ಯೀಶೌ ತಿಷ್ಠತಿ 7 ಕಾಚನ ಯೋಷಾ ಶ್ವೇತೋಪಲಭಾಜನೇನ ಮಹಾರ್ಘ್ಯಂ ಸುಗ್ನಿ ತೈಲಮಾನೀಯ ಭೋಜನಾಯೋಪವಿಶತಸ್ತಸ್ಯ

ಶಿರೋಭೃಷ್ಣೇಚತ್ | 8 ಕಿನ್ನು ತದಾಲೋಕ್ಯ ತಚ್ಚಿಷ್ಟ್ಯೈಃ ಕುಪಿತ್ಯೈರುಕ್ತಂ, ಕುತ ಇತ್ಯಮಪವಯಂತೇ? 9 ಚೇದಿದಂ ವ್ಯಕ್ತೇಷ್ಯತ, ತರ್ಹಿ ಭೂರಿಮೂಲ್ಯಂ ಪ್ರಾಪ್ಯ ದರಿದ್ರೇಭ್ಯೋ ವ್ಯತಾರಿಷ್ಯತ | 10 ಯೀಶುನಾ ತದವಗತ್ಯ ತೇ ಸಮುದಿತಾಃ, ಯೋಷಾಮೇನಾಂ ಕುತೋ ದುಃಖಿನೀಂ ಕುರುಧ, ಸಾಮಾಂ ಪ್ರತಿ ಸಾಧು ಕರ್ಮಾರ್ಕಾಷೀತ್ | 11 ಯುಷ್ಮಾಕಮಂ ಸಮೀಪೇ ದರಿದ್ರಾಃ ಸತತಮೇವಾಸತೇ, ಕಿನ್ನು ಯುಷ್ಮಾಕಮನ್ನಿಕೇಹಂ ನಾಸೇ ಸತತಂ | 12 ಸಾ ಮಮ ಕಾರ್ಯೋಪರಿ ಸುಗನ್ನಿತ್ಯೈಲಂ ಸಿಕ್ವಾ ಮಮ ಶ್ರುಶಾನದಾನಕರ್ಮಾರ್ಕಾಷೀತ್ | 13 ಅತೋಹಂ ಯುಷ್ಮಾನ್ ತಧ್ಯಂ ವದಾಮಿ ಸರ್ವಸ್ಮಿನ್ ಜಗತಿ ಯತ್ರ ಯತ್ರೈಷ್ವ ಸುಸಮಾಚಾರಃ ಪ್ರಚಾರಿಷ್ಯತೇ, ತತ್ರ ತತ್ರೈಶ್ಯಾ ನಾರ್ಯಾಃ ಸ್ವರಣಾರ್ಥಮ್ ಕರ್ಮೇದಂ ಪ್ರಚಾರಿಷ್ಯತೇ | 14 ತತೋ ದ್ವಾದಶಶಿಷ್ಯಾಣಾಮ್ ಈಷ್ವರಿಯೇತೀಯಯಿಹೂದಾನಾಮಕ ಏಕಃ ಶಿಷ್ಯಃ ಪ್ರಧಾನಯಾಜಕಾನಾಮನ್ನಿಕಂ ಗತ್ವಾ ಕಥಿತವಾನ್, 15 ಯದಿ ಯುಷ್ಮಾಕಂ ಕರೇಷು ಯೀಶುಂ ಸಮರ್ಪಯಾಮಿ, ತರ್ಹಿ ಕಿಂ ದಾಸ್ಯಥ? ತದಾನೀಂ ತೇ ತಸ್ಮೈ ತ್ರಿಂಶನ್ಮುದ್ರಾ ದಾತುಂ ಸ್ಥಿರೀಕೃತವನ್ತಃ | 16 ಸ ತದಾರಭ್ಯ ತಂ ಪರಕರೇಷು ಸಮರ್ಪಯಿತುಂ ಸುಯೋಗಂ ಚೇಷ್ಟಿತವಾನ್ | 17 ಅನನ್ತರಂ ಕಿಣ್ವಶನ್ಯಪೂಪವರ್ವಣಃ ಪ್ರಥಮೇಷ್ಟಿ ಶಿಷ್ಯಾ ಯೀಶುಮ್ ಉಪಗತ್ಯ ಪಪಚ್ಯುಃ ಭವತ್ಯುತೇ ಕುತ್ರ ವಯಂ ನಿಸ್ತಾರಮಹಭೋಜ್ಯಮ್ ಆಯೋಜಯಿಷ್ಯಾಮಃ? ಭವತಃ ಕೇಚ್ಚಾ? 18 ತದಾ ಸ ಗದಿತವಾನ್, ಮಧ್ಯೇನಗರಮಮುಕಪುಂಸಃ ಸಮೀಪಂ ಪ್ರಜಿತ್ವಾ ವದತ, ಗುರು ಗದಿತವಾನ್, ಮತ್ಪಾಲಃ ಸವಿಧಃ, ಸಹ ಶಿಷ್ಯೈಸ್ತದಾಲಯೇ ನಿಸ್ತಾರಮಹಭೋಜ್ಯಂ ಭೋಕ್ಷೇ | 19 ತದಾ ಶಿಷ್ಯಾ ಯೀಶೋಸ್ತಾದಶನಿದೇಶಾನುರೂಪಕರ್ಮೈ ವಿಧಾಯ ತತ್ರ ನಿಸ್ತಾರಮಹಭೋಜ್ಯಮಾಸಾದಯಾಮಾಸಃ | 20 ತತಃ ಸನ್ನ್ಯಾಯಾಂ ಸತ್ಯಾಂ ದ್ವಾದಶಭಿಃ ಶಿಷ್ಯೈಃ ಸಾಕಂ ಸ ನ್ಯವಿಶತ್ | 21 ಅಪರಂ ಭುಷ್ಣಾನ ಉಕ್ತವಾನ್ ಯುಷ್ಮಾನ್ ತಧ್ಯಂ ವದಾಮಿ, ಯುಷ್ಮಾಕಮೇಕೋ ಮಾಂ ಪರಕರೇಷು ಸಮರ್ಪಯಿಷ್ಯತಿ | 22 ತದಾ ತೇಽತೀವ ದುಃಖಿತಾ ಏಕೈಕಶೋ ವಕ್ತುಮಾರೋಭಿರೇ, ಹೇ ಪ್ರಭೋ, ಸ ಕಿಮಹಂ? 23 ತತಃ ಸ ಜಗಾದ, ಮಯಾ ಸಾಕಂ ಯೋ ಜನೋ ಭೋಜನಪಾತ್ರೇ ಕರಂ ಸಂಕ್ಷಿಪತಿ, ಸ ಏವ ಮಾಂ ಪರಕರೇಷು ಸಮರ್ಪಯಿಷ್ಯತಿ | 24 ಮನುಜಸುತಮಧಿ ಯಾದೃಶಂ ಲಿಖಿತಮಾಸೇ, ತದನುರೂಪಾ ತದೃತಿ ಭವಿಷ್ಯತಿ; ಕಿನ್ನು ಯೇನ ಪುಂಸಾ ಸ ಪರಕರೇಷು ಸಮರ್ಪಯಿಷ್ಯತೇ, ಹಾ ಹಾ ಚೇತ್ ಸ ನಾಜನಿಷ್ಯತ, ತದಾ ತಸ್ಯ ಕ್ಷೇಮಮಭವಿಷ್ಯತ್ | 25 ತದಾ ಯಿಹೂದಾನಾಮಾ ಯೋ ಜನಸ್ತಂ ಪರಕರೇಷು ಸಮರ್ಪಯಿಷ್ಯತಿ, ಸ ಉಕ್ತವಾನ್, ಹೇ ಗುರೋ, ಸ ಕಿಮಹಂ? ತತಃ ಸ ಪ್ರತ್ಯುಕ್ತವಾನ್, ತ್ವಯಾ ಸ ತ್ಯಂ ಗದಿತಮ್ | 26 ಅನನ್ತರಂ ತೇಷಾಮಶನಕಾಲೇ ಯೀಶುಃ ಪೂಪಮಾದಾಯೇಶ್ವರೀಯಗುಣಾನೂದ್ಯ ಭಂಕ್ತ್ವಾ ಶಿಷ್ಯೇಭ್ಯಃ ಪ್ರದಾಯ ಜಗಾದ, ಮದ್ವಪುಃಸ್ವರೂಪಮಿಮಂ ಗೃಹೀತ್ವಾ ಖಾದತ | 27 ಪಶ್ಯಾತ್ ಸ ಕಂಸಂ ಗೃಹ್ಯನ್ ಈಶ್ವರೀಯಗುಣಾನೂದ್ಯ ತೇಭ್ಯಃ ಪ್ರದಾಯ ಕಥಿತವಾನ್, ಸರ್ವೈ ಯುಷ್ಮಾಭಿರನೇನ ಪಾತವ್ಯಂ, 28 ಯಸ್ಮಾದನೇಕೇಷಾಂ ಪಾಪಮರ್ಷಣಾಯ ಪಾತಿತಂ ಯನ್ನನ್ಯೂತ್ಸಯಮರೂಪಶೋಣಿತಂ ತದೇತತ್ | 29 ಅಪರಮಹಂ ನೂತ್ನೋಸ್ತನೀರಸಂ ನ ಪಾಸ್ಯಾಮಿ, ತಾವತ್ ಗೋಸ್ತನೀಫಲರಸಂ ಪುನಃ ಕದಾಪಿ ನ ಪಾಸ್ಯಾಮಿ | 30 ಪಶ್ಯಾತ್ ತೇ ಗೀತಮೇಕಂ ಸಂಗೀಯ ಜೈತುನಾಖ್ಯಗಿರಿಂ ಗತವನ್ತಃ | 31

ತದಾನೀಂ ಯೀಶುಸ್ತಾನವೋಚತ್, ಅಸ್ಯಾಂ ರಜನ್ಯಾಮಹಂ ಯುಷ್ಮಾಕಂ ಸರ್ವೇಷಾಂ ವಿಷ್ಣುರೂಪೋ ಭವಿಷ್ಯಾಮಿ, ಯತೋ ಲಿಖಿತಮಾಸೇ, "ಮೇಷಾಣಾಂ ರಕ್ತಕೋ ಯಸ್ತಂ ಪ್ರಹರಿಷ್ಯಾಮ್ಯಹಂ ತತಃ | ಮೇಷಾಣಾಂ ನಿವಹೋ ನೂನಂ ಪ್ರವಿಕೀರ್ಣೋ ಭವಿಷ್ಯತಿ" | | 32 ಕಿನ್ನು ಶ್ರುಶಾನಾತ್ ಸಮುತ್ಥಾಯ ಯುಷ್ಮಾಕಮಗ್ರೇಽಹಂ ಗಾಲೀಲಂ ಗಮಿಷ್ಯಾಮಿ | 33 ಪಿತರಸ್ತಂ ಪ್ರೋವಾಚ, ಭವಾಂಶ್ಚೇತ್ ಸರ್ವೇಷಾಂ ವಿಷ್ಣುರೂಪೋ ಭವತಿ, ತಥಾಪಿ ಮಮ ನ ಭವಿಷ್ಯತಿ | 34 ತತೋ ಯೀಶುನಾ ಸ ಉಕ್ತಃ, ತುಭ್ಯಮಹಂ ತಧ್ಯಂ ಕಥಯಾಮಿ, ಯಾಮಿನ್ಯಾಮಸ್ಯಾಂ ಚರಣಾಯುಧಸ್ಯ ರವಾತ್ ಪೂರ್ವಂ ತ್ವಂ ಮಾಂ ತ್ರಿ ನಾರ್ಜೀಕರಿಷ್ಯಸಿ | 35 ತತಃ ಪಿತರ ಉದಿತವಾನ್, ಯದ್ವಪಿ ತ್ವಯಾ ಸಮಂ ಮತ್ರೈವ್ಯಂ, ತಥಾಪಿ ಕದಾಪಿ ತ್ವಾಂ ನ ನಾರ್ಜೀಕರಿಷ್ಯಾಮಿ; ತದೈವ ಸರ್ವೇ ಶಿಷ್ಯಾಶ್ಚೋಚುಃ | 36 ಅನನ್ತರಂ ಯೀಶುಃ ಶಿಷ್ಯೈಃ ಸಾಕಂ ಗೇತ್ಯಿಮಾನೀನಾಮಕಂ ಸ್ಥಾನಂ ಪ್ರಸ್ಥಾಯ ತೇಭ್ಯಃ ಕಥಿತವಾನ್, ಅದಃ ಸ್ಥಾನಂ ಗತ್ವಾ ಯಾವದಹಂ ಪ್ರಾರ್ಥಯಿಷ್ಯೇ ತಾವನ್ ಯೂಯಮತ್ಪೋಪವಿಶತ | 37 ಪಶ್ಯಾತ್ ಸ ಪಿತರಂ ಸಿವದಿಯಸುತೌ ಚ ಸಜ್ಜಿನಃ ಕೃತ್ವಾ ತವಾನ್, ಶೋಕಾಕುಲೋಽತೀವ ವೃದ್ಧಿಶ್ಚ ಬಭೂವ | 38 ತಾನವಾದೀಚ್ಚ ಮತ್ತಿ ಯಾತನೇವ ಮತ್ಪಾಣಾನಾಂ ಯಾತನಾ ಜಾಯತೇ, ಯೂಯಮತ್ರ ಮಯಾ ಸಾರ್ಧಂ ಜಾಗೃತ | 39 ತತಃ ಸ ಕಿಚ್ಚಿದ್ಗೂರಂ ಗತ್ವಾಧೋಮುಖಃ ಪತನ್ ಪ್ರಾರ್ಥಯಾಚ್ಛಕ್ರೇ, ಹೇ ಮತ್ತಿತರ್ಯದಿ ಭವಿತುಂ ಶಕ್ನೋತಿ, ತರ್ಹಿ ಕಂಸೋಽಯಂ ಮತ್ಪೋ ದೂರಂ ಯಾತು; ಕಿನ್ನು ಮದಿಚ್ಛಾವತ್ ನ ಭವತು, ತ್ವದಿಚ್ಛಾವದ್ ಭವತು | 40 ತತಃ ಸ ಶಿಷ್ಯಾನುಪೇತ್ಯ ತಾನ್ ನಿದ್ರತೋ ನಿರೀಕ್ಷ್ಯ ಪಿತರಾಯ ಕಥಯಾಮಾಸ, ಯೂಯಂ ಮಯಾ ಸಾಕಂ ದಣ್ಣಮೇಕಮಪಿ ಜಾಗರಿತುಂ ನಾಶನ್ತು? 41 ಪರೀಕ್ಷಾಯಾಂ ನ ಪತಿತುಂ ಜಾಗೃತ ಪ್ರಾರ್ಥಯದ್ವಘ್ನಃ ಅತ್ಮಾ ಸಮುದೃತೋಸ್ತಿ, ಕಿನ್ನು ವಪು ರ್ದುರ್ಬ್ಬಲಂ | 42 ಸ ದ್ವಿತೀಯವಾರಂ ಪ್ರಾರ್ಥಯಾಚ್ಛಕ್ರೇ, ಹೇ ಮತ್ಪಾತ, ನ ಪೀತೇ ಯದಿ ಕಂಸಮಿದಂ ಮತ್ಪೋ ದೂರಂ ಯಾತುಂ ನ ಶಕ್ನೋತಿ, ತರ್ಹಿ ತ್ವದಿಚ್ಛಾವದ್ ಭವತು | 43 ಸ ಪುನರೇತ್ಯ ತಾನ್ ನಿದ್ರತೋ ದದರ್ಶ, ಯತಸ್ತೇಷಾಂ ನೇತ್ರಾಣಿ ನಿದ್ರಯಾ ಪೂರ್ಣಾನ್ಯಾಸನ್ | 44 ಪಶ್ಯಾತ್ ಸ ತಾನ್ ವಿಹಾಯ ವ್ರಜಿತ್ವಾ ತ್ವತೀಯವಾರಂ ಪೂರ್ವವತ್ ಕಥಯನ್ ಪ್ರಾರ್ಥಿತವಾನ್ | 45 ತತಃ ಶಿಷ್ಯಾನುಪಾಗತ್ಯ ಗದಿತವಾನ್, ಸಾಮೃತಂ ಶಯಾನಾಃ ಕಿಂ ವಿಶ್ರಾಮ್ಯಥ? ಪಶ್ಯತ, ಸಮಯ ಉಪಾಸ್ತಾತ್, ಮನುಜಸುತಃ ಪಾಪಿನಾಂ ಕರೇಷು ಸಮರ್ಪತೇ | 46 ಉತ್ತಿಷ್ಠತ, ವಯಂ ಯಾಮಃ, ಯೋ ಮಾಂ ಪರಕರೇಷು ಮಸರ್ಪಯಿಷ್ಯತಿ, ಪಶ್ಯತ, ಸ ಸಮೀಪಮಾಯಾತಿ | 47 ಏತತ್ಪ್ರಧಾಕಥನಕಾಲೇ ದ್ವಾದಶಶಿಷ್ಯಾಣಾಮೇಕೋ ಯಿಹೂದಾನಾಮಕೋ ಮುಖ್ಯಯಾಜಕಲೋಕಪ್ರಾಚೀನೈಃ ಪ್ರಹಿತಾನ್ ಅಸಿಧಾರಿಯಷ್ಟಿಧಾರಿಹೋ ಮನುಜಾನ್ ಗೃಹೀತ್ವಾ ತತ್ಸಮೀಪಮಪತಸ್ಯ | 48 ಅಸೌ ಪರಕರೇಷ್ವರ್ಯತಾ ಪೂರ್ವಂ ತಾನ್ ಇತ್ಯಂ ಸಜ್ಜೇತಯಾಮಾಸ, ಯಮಹಂ ಚುಷ್ಟಿಷ್ಯೇ, ಸೋಽಸೌ ಮನುಜಃ, ಸಏವ ಯುಷ್ಮಾಭಿ ರ್ಧಾರ್ಯುತಾಂ | 49 ತದಾ ಸ ಸಪದಿ ಯೀಶುಮುಪಾಗತ್ಯ ಹೇ ಗುರೋ, ಪ್ರಣಮಾಮೀತ್ಯುಕ್ತ್ವಾ ತಂ ಚುಚುಷ್ಯೇ | 50 ತದಾ ಯೀಶುಸ್ತಮುವಾಚ, ಹೇ ಮಿತ್ರಂ ಕಿಮರ್ಥಮಾಗತೋಸಿ? ತದಾ ತೈರಾಗತ್ಯ ಯೀಶುರಾಕ್ರಮ್ಯ ದಪ್ರೇ | 51 ತತೋ ಯೀಶೋಃ ಸಜ್ಜಿನಾಮೇಕಃ ಕರಂ ಪ್ರಸಾರ್ಯುಕ್ತ ಕೋಷಾದನಿಂ ಬಹಿಷ್ಕೃತ್ಯ ಮಹಾಯಾಜಕಸ್ಯ ದಾಸಮೇಕಮಾಹತ್ಯ ತಸ್ಯ ಕರ್ಣಂ ಚಿಚ್ಛೇದ | 52 ತತೋ ಯೀಶುಸ್ತಂ ಜಗಾದ, ಖಡ್ಗಂ ಸ್ವಸ್ಥಾನೇ ನಿಧೇಹಿ ಯತೋ ಯೇ

ಯೇ ಜನಾ ಅಸಿಂ ಧಾರಯಸ್ತಿ, ತವವಾಸಿನಾ ವಿನಶ್ಯನ್ತಿ | 53 ಅಪರಂ ಪಿತಾ ಯಥಾ ಮದನ್ತಿಕಂ ಸ್ವಗೀಯದೂತಾನಾಂ ದ್ವಾದಶವಾಹಿನೀತೋಽಧಿಕಂ ಪ್ರಹಿಣುಯಾತ್ ಮಯಾ ತಮದ್ವಿಶ್ವೇದಾನೀಮೇವ ತಥಾ ಪ್ರಾರ್ಥಯಿತುಂ ನ ಶಕ್ಯತೇ, ತ್ವಯಾ ಕಿಮಿತ್ಥಂ ಜ್ಞಾಯತೇ? 54 ತಥಾ ಸತೀತ್ವಂ ಘಟಿಷ್ಯತೇ ಧರ್ಮಪುಸ್ತಕಸ್ಯ ಯದಿದಂ ವಾಕ್ಯಂ ತತ್ ಕಥಂ ಸಿದ್ಧೇತ್? 55 ತದಾನೀಂ ಯೇಶು ಜನನಿವಹಂ ಜಗಾದ, ಯೂಯಂ ಖಡ್ಗಯಷ್ಟೀನ್ ಆದಾಯ ಮಾಂ ಕಿಂ ಚಿರಂ ಧರ್ತುಮಾಯಾತಾಃ? ಅಹಂ ಪ್ರತ್ಯಹಂ ಯುಷ್ಮಾಭಿಃ ಸಾಕಮುಪವಿಶ್ಯ ಸಮುಪಾದಿಶಂ, ತದಾ ಮಾಂ ನಾಧರತಃ | 56 ಕಿನ್ನು ಭವಿಷ್ಯದ್ವಾದಿನಾಂ ವಾಕ್ಯಾನಾಂ ಸಂಸಿದ್ಧಯೇ ಸರ್ವ್ವೇತದಭೂತ್ | ತದಾ ಸರ್ವೇ ಶಿಷ್ಯಾಸ್ತಂ ವಿಹಾಯ ಪಲಾಯನ್ | 57 ಅನನ್ತರಂ ತೇ ಮನುಜಾ ಯೇಶುಂ ಧೃತ್ವಾ ಯತ್ರಾಧ್ಯಾಪಕಪ್ರಾಚ್ಛಃ ಪರಿಷದಂ ಕುರ್ವಂತ ಉಪಾವಿಶನ್ ತತ್ರ ಕಿಯುಫಾನಾಮಕಮಹಾಯಾಜಕಸ್ಯಾನ್ತಿಕಂ ನಿನ್ಯುಃ | 58 ಕಿನ್ನು ಶೇಷೇ ಕಿಂ ಭವಿಷ್ಯತೀತಿ ವೇತ್ತುಂ ಪಿತರೋ ದೂರೇ ತತ್ಪಶ್ಯಾದ್ ವ್ರಜಿತ್ವಾ ಮಹಾಯಾಜಕಸ್ಯಾಟ್ಪೂಲಿಕಾಂ ಪ್ರವಿಶ್ಯ ದಾಸ್ಯಃ ಸಹಿತ ಉಪಾವಿಶತ್ | 59 ತದಾನೀಂ ಪ್ರಧಾನಯಾಜಕಪ್ರಾಚೀನಮನ್ವಿಣಃ ಸರ್ವೇ ಯೇಶುಂ ಹನ್ತುಂ ಮೃಷಾಸಾಕ್ಷ್ಯಮ್ ಅಲಿಪ್ಸನ್, 60 ಕಿನ್ನು ನ ಲೇಭಿರೇ | ಅನೇಕೇಷು ಮೃಷಾಸಾಕ್ಷಿಷ್ಠಾಕೇಷ್ವಪಿ ತನ್ಯ ಪ್ರಾಪುಃ | 61 ಶೇಷೇ ದ್ವೌ ಮೃಷಾಸಾಕ್ಷಿಣಾವಾಗತ್ಯ ಜಗದತುಃ, ಪುಮಾನಯಮಕಥಯತ್, ಅಹಮೀಶ್ವರಮನ್ದಿರಂ ಭಂಕ್ತ್ವಾ ದಿನತ್ರಯಮಧ್ಯೇ ತನ್ನಿರ್ಮಾತುಂ ಶಕ್ಯೋಮಿ | 62 ತದಾ ಮಹಾಯಾಜಕ ಉತ್ಥಾಯ ಯೇಶುಮ್ ಅವಾದೀತ್ | ತ್ವಂ ಕಿಮಪಿ ನ ಪ್ರತಿವದಸಿ? ತ್ವಾಮಧಿ ಕಿಮೇತೇ ಸಾಕ್ಷ್ಯಂ ವದನ್ತಿ? 63 ಕಿನ್ನು ಯೇಶು ಮೌನೀಭೂಯ ತಸ್ಯಾ | ತತೋ ಮಹಾಯಾಜಕ ಉಕ್ತವಾನ್, ತ್ವಾಮ್ ಅಮರೇಶ್ವರನಾಮ್ನಾ ಶಪಯಾಮಿ, ತ್ವಮೀಶ್ವರಸ್ಯ ಪುತ್ರೋಽಭಿಷಿಕ್ಯೋ ಭವಸಿ ನವೇತಿ ವದ | 64 ಯೇಶುಃ ಪ್ರತ್ಯವದತ್, ತ್ವಂ ಸತ್ಯಮುಕ್ತವಾನ್; ಅಹಂ ಯುಷ್ಮಾನ್ ತಥ್ಯಂ ವದಾಮಿ, ಇತಃಪರಂ ಮನುಜಸುತಂ ಸರ್ವ್ವಶಕ್ತಿಯತೋ ದಕ್ಷಿಣಪಾರ್ಶ್ವೇ ಸ್ಥಾತುಂ ಗಗಣಸ್ಥಂ ಜಲಧರಾನಾರುಹ್ಯಾಯಾನ್ತಂ ವಿಕ್ರದ್ಧೇ | 65 ತದಾ ಮಹಾಯಾಜಕೋ ನಿಜವಸನಂ ಛಿತ್ವಾ ಜಗಾದ, ಏಷ ಈಶ್ವರಂ ನಿನ್ವಿತವಾನ್, ಅಸ್ಮಾಕಮಪರಸಾಕ್ಷ್ಯೇಣ ಕಿಂ ಪ್ರಯೋಜನಂ? ಪಶ್ಯತ, ಯೂಯಮೇವಾಸ್ಯಾನ್ತಾದ್ ಈಶ್ವರನಿನ್ಯಾಂ ಶ್ರುತವನ್ಯಃ, 66 ಯುಷ್ಮಾಭಿಃ ಕಿಂ ವಿವಿಚ್ಯತೇ? ತೇ ಪ್ರತ್ಯೂಚುಃ, ವಧಾಹೋರಯಂ | 67 ತತೋ ಲೋಕೈಸ್ತದಾಸ್ಯೇ ನಿಷ್ಪೀವಿತಂ ಕೇಚಿತ್ ಪ್ರತಲಮಾಹತ್ಯ ಕೇಚಿಚ್ಚ ಚಪೇಟಮಾಹತ್ಯ ಬ್ರೂಷಿರೇ, 68 ಹೇ ಖ್ರೀಷ್ಟ ತ್ವಾಂ ಕಶ್ಚಪೇಟಮಾಹತವಾನ್? ಇತಿ ಗಣಯಿತ್ವಾ ವದಾನ್ಮಾನ್ | 69 ಪಿತರೋ ಬಹಿರಜ್ಞನ ಉಪವಿಶತಿ, ತದಾನೀಮೇಕಾ ದಾಸೀ ತಮುಪಾಗತ್ಯ ಬ್ರೂಷೀ, ತ್ವಂ ಗಾಲೀಲೀಯಯೇಶೋಃ ಸಹಚರಂಭಕಃ | 70 ಕಿನ್ನು ಸ ಸರ್ವೇಷಾಂ ಸಮಕ್ಷಮ್ ಅನರ್ಜೀಕೃತ್ವಾವಾದೀತ್, ತ್ವಯಾ ಯದಚ್ಯತೇ, ತದರ್ಥಮಹಂ ನ ವೇದ್ಮಿ | 71 ತದಾ ತಸ್ಮಿನ್ ಬಹಿದ್ವಾರಂ ಗತೇ 5ನ್ಯಾ ದಾಸೀ ತಂ ನಿರೀಕ್ಷ್ಯ ತತ್ರತ್ಯಜನಾನವದತ್, ಅಯಮಪಿ ನಾಸರತೀಯಯೇಶುನಾ ಸಾರ್ಥಮ್ ಆಸೀತ್ | 72 ತತಃ ಸ ಶಪಥೇನ ಪುನರನರ್ಜೀಕೃತ್ಯ ಕಥಿತವಾನ್, ತಂ ನರಂ ನ ಪರಿಚಿನೋಮಿ | 73 ಕ್ಷಣಾತ್ ಪರಂ ತಿಷ್ಠನ್ದೋ ಜನಾ ಏತ್ಯ ಪಿತರಮ್ ಅವದನ್, ತ್ವಮವಶ್ಯಂ ತೇಷಾಮೇಕ ಇತಿ ತ್ವದಬ್ಜಾರಣಮೇವ ದ್ಯೋತಯತಿ | 74 ಕಿನ್ನು ಸೋಽಭಿಶಪ್ತ್ಯ ಕಥಿತವಾನ್, ತಂ ಜನಂ ನಾಹಂ

ಪರಿಚಿನೋಮಿ, ತದಾ ಸಪದಿ ಕುಕ್ಯುಟೋ ರುರಾವ | 75 ಕುಕ್ಯುಟಿರವಾತ್ ಪ್ರಾಕ್ ತ್ವಂ ಮಾಂ ತ್ರಿರಪಾಹ್ಯೋಷ್ಯಸೇ, ಯೈಷಾ ವಾಗ್ ಯೇಶುನಾವಾದಿ ತಾಂ ಪಿತರಃ ಸಂಸ್ತುತ್ಯ ಬಹಿರಿತ್ವಾ ಖೇದಾದ್ ಭೃಶಂ ಚಕ್ರನ್ |

27 ಪ್ರಭಾತೇ ಜಾತೇ ಪ್ರಧಾನಯಾಜಕಲೋಕಪ್ರಾಚೀನಾ ಯೇಶುಂ ಹನ್ತುಂ ತತ್ಪ್ರತಿಕೂಲಂ ಮನ್ತ್ರಯಿತ್ವಾ 2 ತಂ ಬದ್ಧ್ವಾನೀತ್ವಾ ಪನ್ಯೋಮೀಲಾತಾಖ್ಯಾದಿಪೇ ಸಮರ್ಪಯಾಮಾಸುಃ | 3 ತತೋ ಯೇಶೋಃ ಪರಕರೇವ್ವರ್ಪಯಿತಾ ಯಿಹೂದಾಸ್ತತ್ಪ್ರಾಚೀನಾಂ ವಿದಿತ್ವಾ ಸನ್ನಪ್ತಮನಾಃ ಪ್ರಧಾನಯಾಜಕಲೋಕಪ್ರಾಚೀನಾನಾಂ ಸಮಕ್ಷಂ ತಾಸ್ತೀಂಶನ್ಯುದಾಃ ಪ್ರತಿದಾಯಾವಾದೀತ್, 4 ಏತನ್ನಿರಾಗೋನರಪ್ರಾಣಪರಕರಾರ್ಪಣಾತ್ ಕಲುಷಂ ಕೃತವಾನಹಂ | ತದಾ ತ ಉದಿತವನ್ಯಃ, ತೇನಾಸ್ಮಾಕಂ ಕಿಂ? ತ್ವಯಾ ತದ್ ಬುದ್ಧತಾಮ್ | 5 ತತೋ ಯಿಹೂದಾ ಮನ್ನಿರಮಧ್ಯೇ ತಾ ಮುದ್ರಾ ನಿಕ್ಷಿಪ್ಯ ಪ್ರಸ್ಥಿತವಾನ್ ಇತ್ಯಾ ಚ ಸ್ವಯಮಾತ್ಮಾನಮುದ್ಧಬನ್ | 6 ಪಶ್ಯತ್ ಪ್ರಧಾನಯಾಜಕಾಸ್ತಾ ಮುದ್ರಾ ಆದಾಯ ಕಥಿತವನ್ಯಃ, ಏತಾ ಮುದ್ರಾಃ ಶೋಣಿತಮೂಲ್ಯಂ ತಸ್ಮಾದ್ ಭಾಣ್ಣಾಗಾರೇ ನ ನಿಧಾತವ್ಯಾಃ | 7 ಅನನ್ತರಂ ತೇ ಮನ್ತ್ರಯಿತ್ವಾ ವಿದೇಶಿನಾಂ ಶ್ಲಶಾನಸ್ಥಾನಾಯ ತಾಭಿಃ ಕುಲಾಲಸ್ಯ ಕ್ಷೇತ್ರಮಕ್ರೀಣನ್ | 8 ಅತೋಽದ್ಯಾಪಿ ತತ್ಪ್ರಾಣಂ ರಕ್ಷಕೇತ್ರಂ ವದನ್ತಿ | 9 ಇತ್ಯಂ ಸತಿ ಇಸ್ರಾಯೇಲೀಯಸನ್ಯಾನ್ಯೈ ಯಸ್ಯ ಮೂಲ್ಯಂ ನಿರುಪಿತಂ, ತಸ್ಯ ತ್ರಿಂಶನ್ಯುದ್ರಾಮಾನಂ ಮೂಲ್ಯಂ 10 ಮಾಂ ಪ್ರತಿ ಪರಮೇಶ್ವರಸ್ಯಾದೇಶಾತ್ ತೇಭ್ಯ ಆದೀಯತ, ತೇನ ಚ ಕುಲಾಲಸ್ಯ ಕ್ಷೇತ್ರಂ ಕ್ರೀತಮಿತಿ ಯದ್ಜನಂ ಯಿರಿಮಿಯಭವಿಷ್ಯದ್ವಾದಿನಾ ಪ್ರೋಕ್ತಂ ತತ್ ತದಾಸಿದ್ಯತ್ | 11 ಅನನ್ತರಂ ಯೇಶೌ ತದಧಿಪತೇಃ ಸಮ್ಬುಖ ಉಪತಿಷ್ಠತಿ ಸ ತಂ ಪಪ್ರಚ್ಛ, ತ್ವಂ ಕಿಂ ಯಿಹೂದೀಯಾನಾಂ ರಾಜಾ? ತದಾ ಯೇಶುಸ್ಯಮವದತ್, ತ್ವಂ ಸತ್ಯಮುಕ್ತವಾನ್ | 12 ಕಿನ್ನು ಪ್ರಧಾನಯಾಜಕಪ್ರಾಚೀನರಭಿಯುಕ್ತೇನ ತೇನ ಕಿಮಪಿ ನ ಪ್ರತ್ಯವಾದಿ | 13 ತತಃ ಪೀಲಾತೇನ ಸ ಉದಿತಃ, ಇಮೇ ತ್ವತ್ಪ್ರತಿಕೂಲತಃ ಕತಿ ಕತಿ ಸಾಕ್ಷ್ಯಂ ದದತಿ, ತತ್ ತ್ವಂ ನ ಶ್ಯುಷೋಮಿ | 14 ತಥಾಪಿ ಸ ತೇಷಾಮೇಕಸ್ಯಾಪಿ ವಚಸ ಉತ್ತರಂ ನೋದಿತವಾನ್; ತೇನ ಸೋಽಧಿಪತಿ ಮಫಹಾಚಿತ್ರಂ ವಿದಾಮಾಸ | 15 ಅನ್ಯಚ್ಚ ತನ್ಮಹಕಾಲೇಽಧಿಪತೇರೇತಾದ್ಯತೀ ರಾತಿರಾಸೀತ್, ಪ್ರಜಾ ಯಂ ಕಜ್ಞನ ಬನ್ದಿನಂ ಯಾಚನ್ತೇ, ತಮೇವ ಸ ಮೋಚಯತೀತಿ | 16 ತದಾನೀಂ ಬರಬ್ಬಾನಾಮಾ ಕಶ್ಚಿತ್ ಖ್ಯಾತಬನ್ಯಾಸೀತ್ | 17 ತತಃ ಪೀಲಾತಸ್ತತ್ರ ಮಿಲಿತಾನ್ ಲೋಕಾನ್ ಅಪ್ಯಚ್ಛತ್, ಏಷ ಬರಬ್ಬಾ ಬನ್ದೀ ಖ್ರೀಷ್ಟವಿಖ್ಯಾತೋ ಯೇಶುಶ್ಚೈತಯೋಃ ಕಂ ಮೋಚಯಿಷ್ಯಾಮಿ? ಯುಷ್ಮಾಕಂ ಕಿಮೀಚಿತಂ? 18 ತ್ರೈರೀರ್ಷ್ಯಯಾ ಸ ಸಮರ್ಪಿತ ಇತಿ ಸ ಜ್ಞಾತವಾನ್ | 19 ಅಪರಂ ವಿಚಾರಾಸನೋಪವೇಶನಕಾಲೇ ಪೀಲಾತಸ್ಯ ಪತ್ನೀ ಭೃತ್ಯಂ ಪ್ರಹಿತ್ಯ ತಸ್ಮೈ ಕಥಯಾಮಾಸ, ತಂ ಧಾರ್ಮಿಕಮನುಜಂ ಪ್ರತಿ ತ್ವಯಾ ಕಿಮಪಿ ನ ಕರ್ತವ್ಯಂ; ಯಸ್ಮಾತ್ ತತ್ಪ್ರತೀಯದ್ಯಾಹಂ ಸ್ವಪ್ನೇ ಪ್ರಭೂತಕಷ್ಟಮಬಲೇ | 20 ಅನನ್ತರಂ ಪ್ರಧಾನಯಾಜಕಪ್ರಾಚೀನಾ ಬರಬ್ಬಾಂ ಯಾಚಿತ್ವಾದಾತುಂ ಯೇಶುಜ್ಞ ಹನ್ತುಂ ಸಕಲಲೋಕಾನ್ ಪ್ರಾವರ್ತಯನ್ | 21 ತತೋಽಧಿಪತಿಸ್ತಾನ್ ಪ್ಯಷ್ಟವಾನ್, ಏತಯೋಃ ಕಮಹಂ ಮೋಚಯಿಷ್ಯಾಮಿ? ಯುಷ್ಮಾಕಂ ಕೇಚ್ಛಾ? ತೇ ಪ್ರೋಚು ಬರಬ್ಬಾಂ | 22 ತದಾ ಪೀಲಾತಃ ಪಪ್ರಚ್ಛ, ತರ್ಹಿ ಯಂ ಖ್ರೀಷ್ಟಂ ವದನ್ತಿ, ತಂ ಯೇಶುಂ ಕಿಂ ಕರಿಷ್ಯಾಮಿ? ಸರ್ವೇ ಕಥಯಾಮಾಸುಃ, ಸ ಕ್ರಶೇನ

ವಿದ್ಯತಾಂ| 23 ತತೋಽಧಿಪತಿರವಾದೀತ್, ಕುತಃ? ಕಿಂ ತೇನಾಪರಾದ್ಧಂ? ಕಿನ್ನು ತೇ ಪುನರುಚ್ಯೌಃ ಜಗದುಃ, ಸ ಕ್ರುಶೇನ ವಿದ್ಯತಾಂ| 24 ತದಾ ನಿಜವಾಕ್ಯಮಗ್ರಾಹ್ಯಮಭೂತ್, ಕಲಕಶ್ಚಾಪ್ಯಭೂತ್, ಪೀಲಾತ ಇತಿ ವಿಲೋಕ್ಯ ಲೋಕಾನಾಂ ಸಮಕ್ಷಂ ತೋಯಮಾದಾಯ ಕರೌ ಪ್ರಜ್ಞಾಲ್ಯಾವೋಚತ್, ಏತಸ್ಯ ಧಾರ್ಮಿಕಮನುಷ್ಯಸ್ಯ ಶೋಣಿತಪಾತೇ ನಿರ್ದೋಷೋಽಹಂ, ಯುಷ್ಮಾಭಿರೇವ ತದ್ ಬುದ್ಧತಾಂ| 25 ತದಾ ಸರ್ವಾಃ ಪ್ರಜಾಃ ಪ್ರತ್ಯವೋಚನ್, ತಸ್ಯ ಶೋಣಿತಪಾತಾಪರಾಧೋಽಸ್ಯಾಕಮ್ ಅಸ್ತತ್ಸನ್ನಾನಾನಾಇಶ್ಠೋಪರಿ ಭವತು| 26 ತತಃ ಸ ತೇಷಾಂ ಸಮೀಪೇ ಬರಬ್ಜಾಂ ಮೋಚಯಾಮಾಸ ಯೀಶುನ್ನು ಕಷಾಭಿರಾಹತ್ಯ ಕ್ರುಶೇನ ವೇಧಿತುಂ ಸಮರ್ಪಯಾಮಾಸ| 27 ಅನನ್ತರಮ್ ಅಧಿಪತೇಃ ಸೇನಾ ಅಧಿಪತೇ ಗೃಹಂ ಯೀಶುಮಾನೀಯ ತಸ್ಯ ಸಮೀಪೇ ಸೇನಾಸಮೂಹಂ ಸಂಜಗ್ಮಹುಃ| 28 ತತಸ್ತೇ ತಸ್ಯ ವಸನಂ ಮೋಚಯಿತ್ವಾ ಕೃಷ್ಣಲೋಹಿತವರ್ಣವಸನಂ ಪರಿಧಾಪಯಾಮಾಸುಃ 29 ಕಣ್ಣಕಾನಾಂ ಮುಕುಟಂ ನಿರ್ಮಾಯ ತಚ್ಚಿರಸಿ ದದುಃ, ತಸ್ಯ ದಕ್ಷಿಣಕರೇ ವೇತ್ರಮೇಕಂ ದತ್ವಾ ತಸ್ಯ ಸಮುಖೇ ಜಾನೂನಿ ಪಾತಯಿತ್ವಾ ಹೇ ಯಿಹೂದೀಯಾನಾಂ ರಾಜನ್, ತುಭ್ಯಂ ನಮ ಇತ್ಯುಕ್ತ್ವಾ ತಂ ತಿರಶ್ಚಕ್ರುಃ, 30 ತತಸ್ತಸ್ಯ ಗಾತ್ರೇ ನಿಷ್ಠಿವಂ ದತ್ವಾ ತೇನ ವೇತ್ರೇಣ ಶಿರ ಅಜಘ್ನುಃ| 31 ಇತ್ಯಂ ತಂ ತಿರಸ್ಕೃತ್ಯ ತದ್ ವಸನಂ ಮೋಚಯಿತ್ವಾ ಪುನರ್ನಿಜವಸನಂ ಪರಿಧಾಪಯಾಇತ್ಯುಕ್ರುಃ, ತಂ ಕ್ರುಶೇನ ವೇಧಿತುಂ ನೀತವನ್ತಃ| 32 ಪಶ್ಚಾತ್ತೇ ಬಹಿರ್ಭೂಯ ಕುರೀಣೀಯಂ ಶಿಮೋನ್ನಾಮಕಮೇಕಂ ವಿಲೋಕ್ಯ ಕ್ರುಶಂ ವೋಠುಂ ತಮಾದದಿರೇ| 33 ಅನನ್ತರಂ ಗುಲ್ಲಲ್ತಾಮ್ ಅರ್ಥಾತ್ ಶಿರಸ್ಪಾಲನಾಮಕಸ್ಥಾನಮು ಪಸ್ಥಾಯ ತೇ ಯೀಶವೇ ಪಿತೃಮಿಶ್ರಿತಾಮ್ಲರಸಂ ಪಾತುಂ ದದುಃ, 34 ಕಿನ್ನು ಸ ತಮಾಸ್ತಾದ್ಯ ನ ಪಪೌ| 35 ತದಾನೀಂ ತೇ ತಂ ಕ್ರುಶೇನ ಸಂವಿದ್ಯ ತಸ್ಯ ವಸನಾನಿ ಗುಟಿಕಾಪಾತೇನ ವಿಭಜ್ಯ ಜಗ್ಮಹುಃ, ತಸ್ಮಾತ್, ವಿಭಜನ್ತೀಽಧರೀಯಂ ಮೇ ತೇ ಮನುಷ್ಯಾಃ ಪರಸ್ಪರಂ| ಮದುತ್ತರೀಯವಸ್ತ್ರಾರ್ಥಂ ಗುಟಿಕಾಂ ಪಾತಯನ್ತಿ ಚ|| ಯದೇತದ್ಭಜನಂ ಭವಿಷ್ಯದ್ವಾದಿಭಿರುಕ್ತಮಾಸೀತ್, ತದಾ ತದ್ ಅಸಿದ್ಧತ್, 36 ಪಶ್ಚಾತ್ ತೇ ತತೋಪವಿಶ್ಯ ತದ್ರಕ್ಷಣಕರ್ಷಣಿ ನಿಯುಕ್ತಾಸ್ತಸ್ಯುಃ| 37 ಅಪರಮ್ ಏಷ ಯಿಹೂದೀಯಾನಾಂ ರಾಜಾ ಯೀಶುರಿತ್ಯಪವಾದಲಿಪಿತಂ ತಚ್ಚಿರಸ ಊರ್ವ್ವೇ ಯೋಜಯಾಮಾಸುಃ| 38 ತತಸ್ತಸ್ಯ ವಾಮೇ ದಕ್ಷಿಣೇ ಚ ದ್ವೌ ಚೈರೌ ತೇನ ಸಾಕಂ ಕ್ರುಶೇನ ವಿವಿಧುಃ| 39 ತದಾ ಪಾನ್ಯಾ ನಿಜಶಿರೋ ಲಾಡಯಿತ್ವಾ ತಂ ನಿನ್ಮನ್ತೋ ಜಗದುಃ, 40 ಹೇ ಈಶ್ವರಮನ್ನಿರಭಿಷ್ಠಕ ದಿನತ್ರಯೇ ತನ್ನಿರ್ಮೂತಃ ಸ್ವಂ ರಕ್ಷ, ಚೇತ್ತಮೀಶ್ವರಸುತಸ್ತರ್ಕ ಕ್ರುಶಾದವರೋಹ| 41 ಪ್ರಧಾನಯಾಜಕಾಧ್ಯಾಪಕಪ್ರಾಚೀನಾಶ್ಚ ತಥಾ ತಿರಸ್ಕೃತ್ಯ ಜಗದುಃ, 42 ಸೋಽನ್ಯಜನಾನಾವತ್, ಕಿನ್ನು ಸ್ವಮವಿತುಂ ನ ಶಕ್ನೋತಿ| ಯದೀಸ್ರಾಯೇಲೋ ರಾಜಾ ಭವೇತ್, ತಹೀದಾನೀಮೇವ ಕ್ರುಶಾದವರೋಹತು, ತೇನ ತಂ ವಯಂ ಪ್ರತ್ಯೇಷ್ಯಾಮಃ| 43 ಸ ಈಶ್ವರೇ ಪ್ರತ್ಯಾಶಾಮಕರೋತ್, ಯದೀಶ್ವರಸ್ತಸ್ಮಿನ್ ಸನ್ತುಷ್ಟಸ್ತರ್ಹೀದಾನೀಮೇವ ತಮವೇತ್, ಯತಃ ಸ ಲುಕ್ವವಾನ್ ಅಹಮೀಶ್ವರಸುತಃ| 44 ಯೌ ಸ್ತೇನೌ ಸಾಕಂ ತೇನ ಕ್ರುಶೇನ ವಿದ್ಧೌ ತೌ ತದ್ವದೇವ ತಂ ನಿನ್ನತುಃ| 45 ತದಾ ದ್ವಿತೀಯಯಾಮಾತ್ ತೃತೀಯಯಾಮಂ ಯಾವತ್ ಸರ್ವದೇಶೇ ತಮಿರಂ ಬಭೂವ, 46 ತೃತೀಯಯಾಮೇ "ಏಲೀ ಏಲೀ ಲಾಮಾ ಶಿವಕ್ಸನೀ",

ಅರ್ಥಾತ್ ಮದೀಶ್ವರ ಮದೀಶ್ವರ ಕುತೋ ಮಾಮತ್ಯಾಕ್ಷೀ? ಯೀಶುರುಚ್ಯೌರಿತಿ ಜಗಾದ| 47 ತದಾ ತತ್ರ ಸ್ಥಿತಾಃ ಕೇಚಿತ್ ತತ್ ಶ್ರುತ್ವಾ ಬಭೂಷಿರೇ, ಅಯಮ್ ಏಲಿಯಮಾಹೂಯತಿ| 48 ತೇಷಾಂ ಮಧ್ಯಾದ್ ಏಕಃ ಶೀಘ್ರಂ ಗತ್ವಾ ಸ್ವಪ್ನಂ ಗೃಹೀತ್ವಾ ತತ್ರಾಪ್ತರಸಂ ದತ್ವಾ ನಲೇನ ಪಾತುಂ ತಸ್ಮೈ ದದೌ| 49 ಇತರೇಽಕಥಯನ್ ತಿಷ್ಠತ, ತಂ ರಕ್ಷಿತುಮ್ ಏಲಿಯ ಆಯಾತಿ ನವೇತಿ ಪಶ್ಯಾಮಃ| 50 ಯೀಶುಃ ಪುನರುಚ್ಯಿರಾಹೂಯ ಪ್ರಾಣಾನ್ ಜಹೌ| 51 ತತೋ ಮನ್ನಿರಸ್ಯ ವಿಚ್ಛೇದವಸನಮ್ ಊರ್ವ್ವಾದಧೋ ಯಾವತ್ ಛಿದ್ರಮಾನಂ ಛಿದ್ರಾಭವತ್, 52 ಭೂಮಿಶ್ಚಕ್ರಮ್ವೇ ಭೂಧರೋವ್ಯದೀರ್ಯುತ್ ಚ| ಶ್ರುಶಾನೇ ಮುಕ್ತೇ ಭೂರಿಪುಣ್ಯವತಾಂ ಸುಪ್ತದೇಹಾ ಉದತಿಷ್ಠನ್, 53 ಶ್ರುಶಾನಾದ್ ವಹಿರ್ಭೂಯ ತದುತ್ಪಾನಾತ್ ಪರಂ ಪುಣ್ಯಪುರಂ ಗತ್ವಾ ಬಹುಜನಾನ್ ದರ್ಶಯಾಮಾಸುಃ| 54 ಯೀಶುರಕ್ಷಣಾಯ ನಿಯುಕ್ತಃ ಶತಸೇನಾಪತಿಸ್ತತ್ಯಜ್ಜಿನಶ್ಚ ತಾದ್ಯಶೀಂ ಭೂಕಮ್ಮಾದಿಘಟನಾಂ ದ್ಯುಷ್ಟಾನ್ ಭೀತಾ ಅವದನ್, ಏಷ ಈಶ್ವರಪುತ್ರೋ ಭವತಿ| 55 ಯಾ ಬಹುಯೋಷಿತೋ ಯೀಶುಂ ಸೇವಮಾನಾ ಗಾಲೀಲಸ್ತಶ್ಚಾನ್ಯಾದಾಗತಾಸ್ತಾಸಾಂ ಮಧ್ಯೇ 56 ಮಗ್ಧಲೀನೀ ಮರಿಯಮ್ ಯಾಕೂಬ್ಯೋಶ್ಲೋ ಮಾರ್ತಾ ಯಾ ಮರಿಯಮ್ ಸಿಬದಿಯಪುತ್ರಯೋ ಮಾರ್ತಾ ಚ ಯೋಷಿತ ಏತಾ ದೂರೇ ತಿಷ್ಠನ್ತೋ ದದ್ರುಶುಃ| 57 ಸನ್ಯಾಯಾಂ ಸತ್ಯಮ್ ಅರಿಮಥಿಯಾನಗರಸ್ಯ ಯೂಷಘಾಮಾ ಧನೀ ಮನುಜೋ ಯೀಶೋಃ ಶಿಷ್ಯತ್ವಾತ್ 58 ಪೀಲಾತಸ್ಯ ಸಮೀಪಂ ಗತ್ವಾ ಯೀಶೋಃ ಕಾಯಂ ಯಯಾಚೇ, ತೇನ ಪೀಲಾತಃ ಕಾಯಂ ದಾತುಮ್ ಆದಿದೇಶ| 59 ಯೂಷಘ್ ತತ್ಕಾಯಂ ನೀತ್ವಾ ಶುಚಿವಸ್ತ್ರೇಣಾಚ್ಛಾದ್ಯ 60 ಸ್ವಾರ್ಥಂ ಶೈಲೇ ಯತ್ ಶ್ರುಶಾನಂ ಚಬಾನ, ತನ್ಮಧ್ಯೇ ತತ್ಕಾಯಂ ನಿಧಾಯ ತಸ್ಯ ದ್ವಾರಿ ವ್ಯಹತ್ವಾಷಾಣಂ ದದೌ| 61 ಕಿನ್ನು ಮಗ್ಧಲೀನೀ ಮರಿಯಮ್ ಅನ್ಯಮರಿಯಮ್ ಏತೇ ಸ್ತ್ರಿಯೌ ತತ್ರ ಶ್ರುಶಾನಸಮ್ಮುಖ ಉಪವಿವಿಶತುಃ| 62 ತದನನ್ತರಂ ನಿಸ್ತಾರೋತ್ಸವಸ್ಯಾಯೋಜನದಿನಾತ್ ಪರೇಽಹನಿ ಪ್ರಧಾನಯಾಜಕಾಃ ಫಿರೂಶಿನಶ್ಚ ಮಿಲಿತ್ವಾ ಪೀಲಾತಮಪಾಗತ್ಯಾಕಥಯನ್, 63 ಹೇ ಮಹೇಚ್ಚ ಸ ಪ್ರತಾರಕೋ ಜೀವನ ಅಕಥಯತ್, ದಿನತ್ರಯಾತ್ ಪರಂ ಶ್ರುಶಾನಾದುತ್ಪಾಸ್ತಾಮಿ ತದ್ಯಾಕ್ಶಂ ಸ್ಮರಾಮೋ ವಯಂ; 64 ತಸ್ಮಾತ್ ತೃತೀಯದಿನಂ ಯಾವತ್ ತತ್ ಶ್ರುಶಾನಂ ರಕ್ಷಿತುಮಾದಿಶತು, ನೋಚೇತ್ ತಚ್ಚಿಷ್ಯಾ ಯಾಮಿನ್ಯಾಮಾಗತ್ಯ ತಂ ಹೃತ್ವಾ ಲೋಕಾನ್ ವದಿಷ್ಯನ್ತಿ, ಸ ಶ್ರುಶಾನಾದುದತಿಷ್ಠತ್, ತಥಾ ಸತಿ ಪ್ರಥಮಭ್ರಾನ್ತೇ ಶೇಷೀಯಭ್ರಾನ್ತಿ ಮರ್ಹತೀ ಭವಿಷ್ಯತಿ| 65 ತದಾ ಪೀಲಾತ ಅವಾದೀತ್, ಯುಷ್ಮಾಕಂ ಸಮೀಪೇ ರಕ್ಷಿಣ ಅಸ್ತೇ, ಯೂಯಂ ಗತ್ವಾ ಯಥಾ ಸಾಧ್ಯಂ ರಕ್ಷಯತ| 66 ತತಸ್ತೇ ಗತ್ವಾ ತದ್ಗೂರಪಾಷಾಣಂ ಮುದ್ರಾಚ್ಚಿತಂ ಕೃತ್ವಾ ರಕ್ಷಿಣಂ ನಿಯೋಜ್ಯ ಶ್ರುಶಾನಂ ರಕ್ಷಯಾಮಾಸುಃ|

28 ತತಃ ಪರಂ ವಿಶ್ರಾಮವಾರಸ್ಯ ಶೇಷೇ ಸಪ್ತಾಹಪ್ರಥಮದಿನಸ್ಯ ಪ್ರಭೋತೇ ಜಾತೇ ಮಗ್ಧಲೀನೀ ಮರಿಯಮ್ ಅನ್ಯಮರಿಯಮ್ ಚ ಶ್ರುಶಾನಂ ದ್ರಷ್ಟುಮಾಗತಾ| 2 ತದಾ ಮಹಾನ್ ಭೂಕಮ್ಪೋಽವಪತ್; ಪರಮೇಶ್ವರೀಯದೂತಃ ಸ್ವರ್ಗಾದವರುಹ್ಯ ಶ್ರುಶಾನದ್ವಾರಾತ್ ಪಾಷಾಣಮಪಸಾರ್ಯುತ್ ತದುಪಯ್ಯುಪವಿವೇಶ| 3 ತದ್ವದನಂ ವಿದ್ಯದ್ಧತ್ ತೇಜೋಮಯಂ ವಸನಂ ಹಿಮಶುಭ್ರಜ್ಞ| 4 ತದಾನೀಂ ರಕ್ಷಿಣಸ್ತದ್ಧಯಾತ್

ಕಮ್ಪಿತಾ ಮೃತವದ್ ಬಭೂವಃ | 5 ಸ ದೂತೋ ಯೋಷಿತೋ ಜಗಾದ,
 ಯೂಯಂ ಮಾ ಭೈಷ್ಠ, ಕೃಶಹತಯೀಶುಂ ಮೃಗಯದ್ಧೇ ತದಹಂ ವೇದ್ನಿ |
 6 ಸೋಽತ್ರ ನಾಸ್ತಿ, ಯಥಾವದತ್ ತಥೋತ್ಥಿತವಾನ್; ಏತತ್ ಪ್ರಭೋಃ
 ಶಯನಸ್ಥಾನಂ ಪಶ್ಯತ | 7 ತೂರ್ಣಂ ಗತ್ವಾ ತಚ್ಚಿಷ್ಯಾನ್ ಇತಿ ವದತ, ಸ
 ಶ್ತಶಾನಾದ್ ಉದತಿಷ್ಯತ್, ಯುಷ್ಮಾಕಮಗ್ರೇ ಗಾಲೀಲಂ ಯಾಸ್ಯತಿ
 ಯೂಯಂ ತತ್ರ ತಂ ವೀಕ್ಷಿಷ್ಯದ್ಧೇ, ಪಶ್ಯತಾಹಂ ವಾರ್ತಾಮಿಮಾಂ
 ಯುಷ್ಮಾನವಾದಿಷಂ | 8 ತತಸ್ತಾ ಭಯಾತ್ ಮಹಾನನ್ವಾಙ್ಚ ಶ್ತಶಾನಾತ್
 ತೂರ್ಣಂ ಬಹಿರ್ಭೂಯ ತಚ್ಚಿಷ್ಯಾನ್ ವಾರ್ತಾಂ ವಕ್ತುಂ ಧಾವಿತವತ್ಯಃ |
 ಕಿನ್ನು ಶಿಷ್ಯಾನ್ ವಾರ್ತಾಂ ವಕ್ತುಂ ಯಾನ್ತಿ, ತದಾ ಯೀಶು ದರ್ಶನಂ
 ದತ್ವಾ ತಾ ಜಗಾದ, 9 ಯುಷ್ಮಾಕಂ ಕಲ್ಯಾಣಂ ಭೂಯಾತ್, ತತಸ್ತಾ ಅಗತ್ಯ
 ತತ್ವಾದಯೋಃ ಪತಿತ್ವಾ ಪ್ರಣೇಮುಃ | 10 ಯೀಶುಸ್ತಾ ಅವಾದೀತ್, ಮಾ
 ಬಿಭೀತ, ಯೂಯಂ ಗತ್ವಾ ಮಮ ಭ್ರಾತೃನ್ ಗಾಲೀಲಂ ಯಾತುಂ ವದತ,
 ತತ್ರ ತೇ ಮಾಂ ದ್ರಕ್ಷ್ಯನ್ತಿ | 11 ಸ್ತ್ರಿಯೋ ಗಚ್ಛನ್ತಿ, ತದಾ ರಕ್ಷಿಣಾಂ ಕೇಚಿತ್
 ಪುರಂ ಗತ್ವಾ ಯದ್ಯದ್ ಘಟಿತಂ ತತ್ಸರ್ವಂ ಪ್ರಧಾನಯಾಜಕಾನ್
 ಜ್ಞಾಪಿತವನ್ತಃ | 12 ತೇ ಪ್ರಾಚೀನೈಃ ಸಮಂ ಸಂಸದಂ ಕೃತ್ವಾ ಮನ್ತ್ರಯನ್ನೋ
 ಬಹುಮುದಾಃ ಸೇನಾಭ್ಯೋ ದತ್ವಾವದನ್, 13 ಅಸ್ಮಾಸು ನಿದ್ರಿತೇಷು
 ತಚ್ಚಿಷ್ಯಾ ಯಾಮಿನ್ಯಾಮಾಗತ್ಯ ತಂ ಹ್ಯತ್ನಾನಯನ್, ಇತಿ ಯೂಯಂ
 ಪ್ರಚಾರಯತ | 14 ಯದ್ಯೇತದಧಿಪತೇಃ ಶ್ರೋತ್ರಗೋಚರೀಭವೇತ್, ತರ್ಹಿ
 ತಂ ಬೋಧಯಿತ್ವಾ ಯುಷ್ಮಾನವಿಷ್ಯಾಮಃ | 15 ತತಸ್ತೇ ಮುದ್ರಾ
 ಗೃಹೀತ್ವಾ ಶಿಕ್ಷಾನುರೂಪಂ ಕರ್ಮ ಚಕ್ರುಃ, ಯಿಹೂದೀಯಾನಾಂ
 ಮಧ್ಯೇ ತಸ್ಯಾದ್ಯಾಪಿ ಕಿಂವದನ್ತೀ ವಿದ್ಯತೇ | 16 ಏಕಾದಶ ಶಿಷ್ಯಾ
 ಯೀಶುನಿರೂಪಿತಾಗಾಲೀಲಸ್ವಾದ್ರಿಂ ಗತ್ವಾ 17 ತತ್ರ ತಂ ಸಂವೀಕ್ಷ್ಯ
 ಪ್ರಣೇಮುಃ, ಕಿನ್ನು ಕೇಚಿತ್ ಸನ್ನಿಗ್ಧವನ್ತಃ | 18 ಯೀಶುಸ್ತೇಷಾಂ
 ಸಮೀಪಮಾಗತ್ಯ ವ್ಯಾಹೃತವಾನ್, ಸ್ವರ್ಗಮೇದಿನ್ನೋಃ
 ಸರ್ವ್ವಾಧಿಪತಿತ್ವಭಾರೋ ಮಯ್ಯರ್ಪಿತ ಆಸ್ತೇ | 19 ಅತೋ ಯೂಯಂ
 ಪ್ರಯಾಯ ಸರ್ವ್ವದೇಶೀಯಾನ್ ಶಿಷ್ಯಾನ್ ಕೃತ್ವಾ ಪಿತುಃ ಪುತ್ರಸ್ಯ
 ಪವಿತ್ರಸ್ಯಾತ್ಮನಶ್ಚ ನಾಮ್ನಾ ತಾನವಗಾಹಯತ; ಅಹಂ ಯುಷ್ಮಾನ್
 ಯದ್ಯದಾದಿಶಂ ತದಪಿ ಪಾಲಯಿತುಂ ತಾನುಪಾದಿಶತ | 20 ಪಶ್ಯತ,
 ಜಗದನ್ತಂ ಯಾವತ್ ಸದಾಹಂ ಯುಷ್ಮಾಭಿಃ ಸಾಕಂ ತಿಷ್ಯಾಮಿ | ಇತಿ | (aiṛn
 g165)

ಮಾರ್ಕಃ

1 ಈಶ್ವರಪುತ್ರಸ್ಯ ಯೀಶುಖ್ರಿಷ್ಟಸ್ಯ ಸುಸಂವಾದಾರಮ್ಯಃ | 2 ಭವಿಷ್ಯದ್ವಾದಿನಾಂ ಗ್ರನ್ನೇಷು ಲಿಪಿರಿತ್ಯಮಾಸ್ತೇ, ಪಶ್ಯ ಸ್ತಕೀಯದೂತನ್ತು ತವಾಗ್ರೇ ಪ್ರೇಷಯಾಮಹಮ್ | ಗತ್ವಾ ತ್ವದೀಯಪನ್ನಾನಂ ಸ ಹಿ ಪರಿಷ್ಕರಿಸ್ಯತಿ | 3 "ಪರಮೇಶಸ್ಯ ಪನ್ನಾನಂ ಪರಿಷ್ಕರುತ ಸರ್ವತಃ | ತಸ್ಯ ರಾಜಪಥಂಜ್ಞಿವ ಸಮಾನಂ ಕುರುತಾಧುನಾ | " ಇತ್ಯೇತತ್ ಪ್ರಾಸ್ತರೇ ವಾಕ್ಯಂ ವದತಃ ಕಸ್ಯಚಿದ್ರವಃ | 4 ಸವಿವ ಯೋಹನ್ ಪ್ರಾಸ್ತರೇ ಮಜ್ಜಿತವಾನ್ ತಥಾ ಪಾಪಮಾರ್ಜನನಿಮಿತ್ತಂ ಮನೋವ್ಯಾವರ್ತಕಮಜ್ಜನಸ್ಯ ಕಥಾಂ ಪ್ರಚಾರಿತವಾನ್ | 5 ತತೋ ಯಿಹೂದಾದೇಶಯಿರೂಶಾಲಮ್ನಗರನಿವಾಸಿನಃ ಸರ್ವೇ ಲೋಕಾ ಬಹಿ ಭೂತಾ ತಸ್ಯ ಸಮೀಪಮಾಗತ್ಯ ಸ್ವಾನಿ ಸ್ವಾನಿ ಪಾಪಾನ್ಯಜ್ಜೀಕೃತ್ಯ ಯದ್ವನನದ್ಯಾಂ ತೇನ ಮಜ್ಜಿತಾ ಬಭೂವುಃ | 6 ಅಸ್ಯ ಯೋಹನಃ ಪರಿಧೇಯಾನಿ ಕ್ರಮೇಲಕಲೋಮಜಾನಿ, ತಸ್ಯ ಕಟಿಬನ್ಧನಂ ಚರ್ಮಜಾತಮ್, ತಸ್ಯ ಭಕ್ತಾಣಿ ಚ ಶೂಕಕೀಟಾ ವನ್ಯಮಧುನಿ ಚಾಸನ್ | 7 ಸ ಪ್ರಚಾರಯನ್ ಕಥಯಾಂಚ್ಯತೇ, ಅಹಂ ನಮೀಭೂಯ ಯಸ್ಯ ಪಾದುಕಾಬನ್ಧನಂ ಮೋಚಯಿತುಮಪಿ ನ ಯೋಗ್ಯೋಸ್ತಿ, ತಾದೃಶೋ ಮತ್ತೋ ಗುರುತರ ಏಕಃ ಪುರುಷೋ ಮತ್ಪಶ್ಚಾದಾಗಚ್ಛತಿ | 8 ಅಹಂ ಯುಷ್ಮಾನ್ ಜಲೇ ಮಜ್ಜಿತವಾನ್ ಕಿನ್ತು ಸ ಪವಿತ್ರ ಆತ್ಮಾನಿ ಸಂಮಜ್ಜಯಿಷ್ಯತಿ | 9 ಅಪರಂಚ್ಯ ತಸ್ಮಿನ್ನೇವ ಕಾಲೇ ಗಾಲೀಲ್ಯದೇಶಸ್ಯ ನಾಸರದ್ರಾಮಾದ್ ಯೀಶುರಾಗತ್ಯ ಯೋಹನಾ ಯದ್ವನನದ್ಯಾಂ ಮಜ್ಜಿತೋಽಭೂತ್ | 10 ಸ ಜಲದುತ್ಥಿತಮಾತ್ರೋ ಮೇಘದ್ವಾರಂ ಮುಕ್ತಂ ಕಪೋತವತ್ ಸ್ತಸ್ಯೋಪರಿ ಅವರೋಹನ್ಯಮಾತ್ಮಾನಂಚ್ಯ ದೃಷ್ಟವಾನ್ | 11 ತ್ವಂ ಮಮ ಪ್ರಿಯಃ ಪುತ್ರಸ್ತಯ್ಯೇವ ಮಮಮಹಾಸನ್ನೋಷ ಇಯಮಾಕಾಶೀಯಾ ವಾಣೀ ಬಭೂವ | 12 ತಸ್ಮಿನ್ ಕಾಲೇ ಆತ್ಮಾ ತಂ ಪ್ರಾಸ್ತರಮದ್ಯಂ ನಿನಾಯ | 13 ಅಥ ಸ ಚತ್ವಾರಿಂಶದ್ಧಿನಾನಿ ತಸ್ಮಿನ್ ಸ್ವಾನೇ ವನ್ಯಪಶುಭಿಃ ಸಹ ತಿಷ್ಠನ್ ಶೈತಾನಾ ಪರೀಕ್ಷಿತಃ; ಪಶ್ಚಾತ್ ಸ್ವರ್ಗೀಯದೂತಾಸ್ತಂ ಸಿಷೇವಿರೇ | 14 ಅನನ್ತರಂ ಯೋಹನಿ ಬನ್ಧನಾಲಯೇ ಬದ್ಧೇ ಸತಿ ಯೀಶು ಗಾಲೀಲ್ಯದೇಶಮಾಗತ್ಯ ಈಶ್ವರರಾಜಸ್ಯ ಸುಸಂವಾದಂ ಪ್ರಚಾರಯನ್ ಕಥಯಾಮಾಸ, 15 ಕಾಲಃ ಸಮೂರ್ಣ ಈಶ್ವರರಾಜಸ್ಯ ಸಮೀಪಮಾಗತಂ; ಅತೋಹೇತೋ ಯೂರ್ಯಂ ಮನಾಂಸಿ ವ್ಯಾವರ್ತಯದ್ಧಂ ಸುಸಂವಾದೇ ಚ ವಿಶ್ವಾಸಿತ | 16 ತದನನ್ತರಂ ಸ ಗಾಲೀಲೀಯಸಮುದ್ರಸ್ಯ ತೀರೇ ಗಚ್ಛನ್ ಶಿಮೋನ್ ತಸ್ಯ ಭ್ರಾತಾ ಅನ್ವಿಯನಾಮಾ ಚ ಇಮೌ ದ್ವೌ ಜನೌ ಮತ್ಪ್ರಧಾರಿಣೌ ಸಾಗರಮದ್ಯೇ ಜಾಲಂ ಪ್ರಕ್ಷಿಪನ್ತೌ ದೃಷ್ಟ್ವಾ ತಾವವದತ್, 17 ಯುವಾಂ ಮಮ ಪಶ್ಚಾದಾಗಚ್ಛಂತಂ, ಯುವಾಮಹಂ ಮನುಷ್ಯಧಾರಿಣೌ ಕರಿಷ್ಯಾಮಿ | 18 ತತಸ್ತೌ ತತ್ಕ್ಷಣಮೇವ ಜಾಲಾನಿ ಪರಿತ್ಯಜ್ಯ ತಸ್ಯ ಪಶ್ಚಾತ್ ಜಗ್ಮತುಃ | 19 ತತಃ ಪರಂ ತತ್ಕ್ಲಾನ್ತಾತ್ ಕಿಳ್ವೆದ್ ದೂರಂ ಗತ್ವಾ ಸ ಸಿವದೀಪುತ್ರಯಾಕೂಬ್ ತದ್ವ್ಯಾತ್ಯಯೋಹನ್ ಚ ಇಮೌ ನೌಕಾಯಾಂ ಜಾಲಾನಾಂ ಜೀರ್ಣಮುದ್ಧಾರಯನ್ತೌ ದೃಷ್ಟ್ವಾ ತಾವಹೂಯತ್ | 20 ತತಸ್ತೌ ನೌಕಾಯಾಂ ವೇತನಭುಗ್ನಿಃ ಸಹಿತಂ ಸ್ವಪಿತರಂ ವಿಹಾಯ ತತ್ಪಶ್ಚಾದೀಯತುಃ | 21 ತತಃ ಪರಂ ಕಫರ್ನಾಹೂಮ್ನಾಮಕಂ ನಗರಮುಪಸ್ಥಾಯ ಸ ವಿಶ್ರಾಮದಿವಸೇ ಭಜನಗ್ರಹಂ ಪ್ರವಿಶ್ಯ

ಸಮುಪದಿದೇಶ | 22 ತಸ್ಯೋಪದೇಶಾಲೋಕಾ ಆಶ್ಚರ್ಯಂ ಮೇನಿರೇ ಯತಃ ಸೋಧ್ಯಾಪಕಾಇವ ನೋಪದಿಶನ್ ಪ್ರಭಾವವಾನಿವ ಪ್ರೋಪದಿದೇಶ | 23 ಅಪರಂಚ್ಯ ತಸ್ಮಿನ್ ಭಜನಗೃಹೇ ಅಪವಿತ್ರಭೂತೇನ ಗ್ರಸ್ತ ಏಕೋ ಮಾನುಷ ಅಸೀತ್ | ಸ ಚೀತ್ಯಬ್ಧಂ ಕೃತ್ವಾ ಕಥಯಾಂಚ್ಯತೇ 24 ಭೋ ನಾಸರತೀಯ ಯೀಶೋ ತ್ವಮಸ್ಮಾನ್ ತ್ವಜ, ತ್ವಯಾ ಸಹಾಸ್ಮಾಕಂ ಕಃ ಸಮ್ಯನ್ಯಃ? ತ್ವಂ ಕಿಮಸ್ಮಾನ್ ನಾಶಯಿತುಂ ಸಮಾಗತಃ? ತ್ವಮೀಶ್ವರಸ್ಯ ಪವಿತ್ರಲೋಕ ಇತ್ಯಹಂ ಜಾನಾಮಿ | 25 ತದಾ ಯೀಶುಸ್ತಂ ತರ್ಜಯಿತ್ವಾ ಜಗಾದ ತೂಷ್ಣೀಂ ಭವ ಇತೋ ಬಹಿರ್ಭವ ಚ | 26 ತತಃ ಸೋಪವಿತ್ರಭೂತಸ್ತಂ ಸಮ್ಪೀಡ್ಯ ಅತ್ಯುಚ್ಛೇತ್ಕೃತ್ಯ ನಿರ್ಜಗಾಮ | 27 ತೇನೈವ ಸರ್ವೇ ಚಮತ್ಕೃತ್ಯ ಪರಸ್ಪರಂ ಕಥಯಾಂಚ್ಯತೀರೇ, ಅಹೋ ಕಿಮಿದಂ? ಕೀದೃಶೋಽಯಂ ನವ್ಯ ಉಪದೇಶಃ? ಅನೇನ ಪ್ರಭಾವೇನಾಪವಿತ್ರಭೂತೇಷ್ವಾಜ್ಞಾಪಿತೇಷು ತೇ ತದಾಜ್ಞಾನುಮತ್ತೀನೋ ಭವನ್ತಿ | 28 ತದಾ ತಸ್ಯ ಯಶೋ ಗಾಲೀಲ್ಯತುರ್ದಿಕ್ಲ ಸರ್ವದೇಶಾನ್ ವ್ಯಾಪ್ನೋತ್ | 29 ಅಪರಂಚ್ಯ ತೇ ಭಜನಗೃಹಾದ್ ಬಹಿ ಭೂತಾ ಯಾಕೂಬ್ಯೋಹನ್ಯಾಂ ಸಹ ಶಿಮೋನ ಅನ್ವಿಯಸ್ಯ ಚ ನಿವೇಶನಂ ಪ್ರವಿವಿಶುಃ | 30 ತದಾ ಪಿತರಸ್ಯ ಶ್ವಶ್ರೂರ್ಜರಪೀಡಿತಾ ಶಯ್ಯಾಯಾಮಾಸ್ತ ಇತಿ ತೇ ತಂ ಝಟಿತಿ ವಿಜ್ಞಾಪಯಾಂಚ್ಯತುಃ | 31 ತತಃ ಸ ಆಗತ್ಯ ತಸ್ಯಾ ಹಸ್ತಂ ದೃಶ್ಯತಾ ಮುದ್ರಿಸ್ಮಾಪಯತ್; ತದೈವ ತಾಂ ಜ್ವರೋಽತ್ಯಾಕ್ಷೀತ್ ತತಃ ಪರಂ ಸಾ ತಾನ್ ಸಿಷೇವೇ | 32 ಅಧಾಸ್ತಂ ಗತೇ ರವೌ ಸನ್ಯಾಕಾಲೇ ಸತಿ ಲೋಕಾಸ್ತತ್ಪೀಪಂ ಸರ್ವಾನ್ ರೋಗಿಣೋ ಭೂತದೃಶ್ಯತಾಂಶ್ಚ ಸಮಾನಿನ್ಯುಃ | 33 ಸರ್ವೇ ನಾಗರಿಕಾ ಲೋಕಾ ದ್ವಾರಿ ಸಂಮಿಲಿತಾಶ್ಚ | 34 ತತಃ ಸ ನಾನಾವಿಧರೋಗಿಣೋ ಬಹೂನ್ ಮನುಜಾನರೋಗಿಣಶ್ಚಕಾರ ತಥಾ ಬಹೂನ್ ಭೂತಾನ್ ತ್ಯಾಜಯಾಂಚ್ಯಕಾರ ತಾನ್ ಭೂತಾನ್ ಕಿಮಪಿ ವಾಕ್ಯಂ ವಕ್ತುಂ ನಿಷಿಷೇದ ಚ ಯತೋಹೇತೋಸ್ತೇ ತಮಜಾನನ್ | 35 ಅಪರಂಚ್ಯ ಸೋಽತಿಪ್ರತ್ಯೂಷೇ ವಸ್ತುತಸ್ಯ ರಾಶ್ರೀತೇಷೇ ಸಮುತ್ಥಾಯ ಬಹಿರ್ಭೂಯ ನಿರ್ಜನಂ ಸ್ಥಾನಂ ಗತ್ವಾ ತತ್ರ ಪ್ರಾರ್ಥಯಾಂಚ್ಯತೇ | 36 ಅನನ್ತರಂ ಶಿಮೋನ್ ತತ್ರಜ್ಞಿನ್ತಸ್ಯ ಪಶ್ಚಾತ್ ಗತವನ್ಯಃ | 37 ತದುದ್ದೇಶಂ ಪ್ರಾಪ್ಯ ತಮವದನ್ ಸರ್ವೇ ಲೋಕಾಸ್ತಾಂ ಮೃಗಯನ್ತೇ | 38 ತದಾ ಸೋಽಕಥಯತ್ ಆಗಚ್ಛತ ವಯಂ ಸಮೀಪಸ್ಥಾನಿ ನಗರಾಣಿ ಯಾಮಃ, ಯತೋಽಹಂ ತತ್ರ ಕಥಾಂ ಪ್ರಚಾರಯಿತುಂ ಬಹಿರಾಗಮಮ್ | 39 ಅಥ ಸ ತೇಷಾಂ ಗಾಲೀಲ್ಯದೇಶಸ್ಯ ಸರ್ವೇಷು ಭಜನಗೃಹೇಷು ಕಥಾಃ ಪ್ರಚಾರಯಾಂಚ್ಯತೇ ಭೂತಾನತ್ಯಾಜಯಂಚ್ಯ | 40 ಅನನ್ತರಮೇಕಃ ಕುಷ್ಠೀ ಸಮಾಗತ್ಯ ತತ್ರಮ್ನುಖೇ ಜಾನುಪಾತಂ ವಿನಯಂಚ್ಯ ಕೃತ್ವಾ ಕಥಿತವಾನ್ ಯದಿ ಭವಾನ್ ಇಚ್ಛತಿ ತರ್ಹಿ ಮಾಂ ಪರಿತ್ಯಕ್ತುಂ ಶಕ್ನೋತಿ | 41 ತತಃ ಕೃಪಾಲು ಯೀಶುಃ ಕರೌ ಪ್ರಸಾರ್ಯ ತಂ ಸ್ವಷ್ಟ್ವಾ ಕಥಯಾಮಾಸ 42 ಮಮೇಚ್ಛಾ ವಿದ್ಯತೇ ತ್ವಂ ಪರಿತ್ಯಕ್ತೋ ಭವ | ಏತತ್ಕಥಾಯಾಃ ಕಥನಮಾತ್ರಾತ್ ಸ ಕುಷ್ಠೀ ರೋಗಾನುಕ್ತಃ ಪರಿತ್ಯಕ್ತೋಽಭವತ್ | 43 ತದಾ ಸ ತಂ ವಿಸ್ತಜನ್ ಗಾಢಮಾದಿಶ್ಯ ಜಗಾದ 44 ಸಾವಧಾನೋ ಭವ ಕಥಾಮಮಾಂ ಕಮಪಿ ಮಾ ವದ; ಸ್ವಾತ್ಮಾನಂ ಯಾಜಕಂ ದರ್ಶಯ, ಲೋಕೇಭ್ಯಃ ಸ್ವಪರಿಷ್ಕೃತೇಃ ಪ್ರಮಾಣದಾನಾಯ ಮೂಸಾನಿರ್ಜೀತಂ ಯದ್ವಾನಂ ತದುತ್ಸ್ರಜಸ್ಯ ಚ | 45 ಕಿನ್ತು ಸ ಗತ್ವಾ ತತ್ ಕರ್ಮ ಇತ್ಯಂ ವಿಸ್ತಾರ್ಯ ಪ್ರಚಾರಯಿತುಂ ಪ್ರಾರ್ಥೇ ತೇನೈವ ಯೀಶುಃ ಪುನಃ ಸಪ್ತಕಾಶಂ ನಗರಂ ಪ್ರವೇಷ್ಯುಂ ನಾಶಕ್ನೋತ್

ತತೋಹೇತೋರ್ಬಹಿಃ ಕಾನನಸ್ಥಾನೇ ತಸ್ಯಾಃ ತಥಾಪಿ ಚತುರ್ಧಿಗ್ಧ್ಯೋ ಲೋಕಾಸ್ತಸ್ಯ ಸಮೀಪಮಾಯಯುಃ |

2 ತದನನ್ತರಂ ಯೀಶೈ ಕತಿಪಯದಿನಾನಿ ವಿಲಮ್ಬ್ಯ ಪುನಃ ಕಫರ್ನಾಹೂಮ್ನುಗರಂ ಪ್ರವಿಷ್ಟೇ ಸ ಗೃಹ ಅಸ್ತ ಇತಿ ಕಿಂವದನ್ಯಾ ತಕ್ಷಣಂ ತತ್ಸಮೀಪಂ ಬಹವೋ ಲೋಕಾ ಅಗತ್ಯ ಸಮುಪತಸ್ತುಃ | 2 ತಸ್ಮಾದ್ ಗೃಹಮದ್ಯೇ ಸರ್ವೇಷಾಂ ಕೃತೇ ಸ್ಥಾನಂ ನಾಭವದ್ ದ್ವಾರಸ್ಯ ಚತುರ್ಧಿಕ್ಷಪಿ ನಾಭವತ್, ತತ್ಕಾಲೇ ಸ ತಾನ್ ಪ್ರತಿ ಕಥಾಂ ಪ್ರಚಾರಯಾಚ್ಛಕ್ರೇ | 3 ತತಃ ಪರಂ ಲೋಕಾಶ್ಚತುರ್ಭಿರ್ಮಾನವೈರೇಕಂ ಪಕ್ಷಾಘಾತಿನಂ ವಾಹಯಿತ್ವಾ ತತ್ಸಮೀಪಮ್ ಅನಿನ್ಯುಃ | 4 ಕಿನ್ನು ಜನಾನಾಂ ಬಹುತ್ವಾತ್ ತಂ ಯೀಶೋಃ ಸಮ್ಬುಖಮಾನೇತುಂ ನ ಶಕ್ನುವನ್ನೋ ಯಸ್ಮಿನ್ ಸ್ಥಾನೇ ಸ ಆಸ್ತೇ ತದುಪರಿಗೃಹಪ್ರವೃತ್ತಂ ಖನಿತ್ವಾ ಛಿದ್ರಂ ಕೃತ್ವಾ ತೇನ ಮಾರ್ಗೇಣ ಸಶಯ್ಯಂ ಪಕ್ಷಾಘಾತಿನಮ್ ಅವರೋಹಯಾಮಾಸುಃ | 5 ತತೋ ಯೀಶುಸ್ತೇಷಾಂ ವಿಶ್ವಾಸಂ ದೃಷ್ಟ್ವಾ ತಂ ಪಕ್ಷಾಘಾತಿನಂ ಬಭಾಷೇ ಹೇ ವತ್ಸ ತವ ಪಾಪಾನಾಂ ಮಾರ್ಜನಂ ಭವತು | 6 ತದಾ ಕಿಯನ್ನೋಽಧ್ಯಾಪಕಾಸ್ತತ್ರೋಪವಿಶನ್ನೋ ಮನೋಭಿ ವಿತರ್ಕಯಾಚ್ಛಕ್ರುಃ, ಏಷ ಮನುಷ್ಯ ಏತಾದೃಶೀಮೀಶ್ವರನಿನ್ದ್ರಾಂ ಕಥಾಂ ಕುತಃ ಕಥಯತಿ? 7 ಈಶ್ವರಂ ವಿನಾ ಪಾಪಾನಿ ಮಾರ್ಷ್ಣಂ ಕಸ್ಯ ಸಾಮರ್ಥ್ಯಮ್ ಆಸ್ತೇ? 8 ಇತ್ಥಂ ತೇ ವಿತರ್ಕಯನ್ತೀ ಯೀಶುಸ್ತಕ್ಷಣಂ ಮನಸಾ ತತ್ ಬುದ್ಧ್ವಾ ತಾನವದದ್ ಯೂಯಮನ್ಯಃಕರಣೈಃ ಕುತ ಏತಾನಿ ವಿತರ್ಕಯಥ? 9 ತದನನ್ತರಂ ಯೀಶುಸ್ತತ್ಸಾನ್ಯಾತ್ ಪುನಃ ಸಮುದ್ರತಟಂ ಯಯೌಃ; ಲೋಕನಿವಹೇ ತತ್ಸಮೀಪಮಾಗತೇ ಸ ತಾನ್ ಸಮುಪದಿದೇಶ | 10 ಕಿನ್ನು ಪೃಥಿವ್ಯಾಂ ಪಾಪಾನಿ ಮಾರ್ಷ್ಣಂ ಮನುಷ್ಯಪುತ್ರಸ್ಯ ಸಾಮರ್ಥ್ಯಮಸ್ಮಿ, ಏತದ್ ಯುಷ್ಮಾನ್ ಜ್ಞಾಪಯತುಂ (ಸ ತಸ್ಮೈ ಪಕ್ಷಾಘಾತಿನೇ ಕಥಯಾಮಾಸ) 11 ಉತ್ಪಿಷ್ಠ ತವ ಶಯ್ಯಾಂ ಗೃಹೀತ್ವಾ ಸ್ವಗೃಹಂ ಯಾಹಿ, ಅಹಂ ತ್ವಾಮಿದಮ್ ಅಜ್ಞಾಪಯಾಮಿ | 12 ತತಃ ಸ ತಕ್ಷಣಮ್ ಉತ್ಥಾಯ ಶಯ್ಯಾಂ ಗೃಹೀತ್ವಾ ಸರ್ವೇಷಾಂ ಸಾಕ್ಷಾತ್ ಜಗಾಮ; ಸರ್ವೇ ವಿಸ್ತಿತಾ ಏತಾದೃಶಂ ಕರ್ಮ್ಯ ವಯಮ್ ಕದಾಪಿ ನಾಶಶ್ಯಾಮ, ಇಮಾಂ ಕಥಾಂ ಕಥಯಿತ್ವೇಶ್ವರಂ ಧನ್ಯಮಬ್ರುವನ್ | 13 ತದನನ್ತರಂ ಯೀಶುಸ್ತತ್ಸಾನ್ಯಾತ್ ಪುನಃ ಸಮುದ್ರತಟಂ ಯಯೌಃ; ಲೋಕನಿವಹೇ ತತ್ಸಮೀಪಮಾಗತೇ ಸ ತಾನ್ ಸಮುಪದಿದೇಶ | 14 ಅಥ ಗಚ್ಛನ್ ಕರಸಿಂಹಯಗೃಹ ಉಪವಿಷ್ಟಮ್ ಅಲ್ಪೇಯಪುತ್ರಂ ಲೇವಿಂ ದೃಷ್ಟ್ವಾ ತಮಾಹೂಯ ಕಥಿತವಾನ್ ಮತ್ಪ್ರಾಣಾತ್ ತ್ವಾಮಾಮಚ್ಛ ತತಃ ಸ ಉತ್ಥಾಯ ತತ್ಪ್ರಾಣಾತ್ ಯಯೌಃ | 15 ಅನನ್ತರಂ ಯೀಶೌ ತಸ್ಯ ಗೃಹೇ ಭೋಕ್ತುಮ್ ಉಪವಿಷ್ಟೇ ಬಹವಃ ಕರಮಿಚ್ಛಾಯಿನಃ ಪಾಪಿನಶ್ಚ ತೇನ ತಚ್ಚಿಷ್ಟೈಶ್ಚ ಸಹೋಪವಿಶುಃ, ಯತೋ ಬಹವಸ್ತತ್ಪ್ರಾಣಾಜಗ್ಮುಃ | 16 ತದಾ ಸ ಕರಮಿಚ್ಛಾಯಿಭಿಃ ಪಾಪಿಭಿಶ್ಚ ಸಹ ಖಾದತಿ, ತದ್ ದೃಷ್ಟ್ವಾ ದ್ವಾಪಕಾಃ ಫಿರೂಶಿನಶ್ಚ ತಸ್ಯ ಶಿಷ್ಯಾನೂಚುಃ ಕರಮಿಚ್ಛಾಯಿಭಿಃ ಪಾಪಿಭಿಶ್ಚ ಸಹಾಯಂ ಕುತೋ ಭುಂಕ್ತೇ ಪಿವತಿ ಚ? 17 ತದ್ವಾಕ್ಯಂ ಶ್ರುತ್ವಾ ಯೀಶುಃ ಪ್ರತ್ಯುವಾಚ, ಅರೋಗೀಲೋಕಾನಾಂ ಚಿಕಿತ್ಸಕೇನ ಪ್ರಯೋಜನಂ ನಾಸ್ತಿ, ಕಿನ್ನು ರೋಗೀಣಾಮೇವ; ಅಹಂ ಧಾರ್ಮಿಕಾನಾಹ್ವಾತುಂ ನಾಗತಃ ಕಿನ್ನು ಮನೋ ವ್ಯಾಪ್ತರ್ತಯಿತುಂ ಪಾಪಿನ ಏವ | 18 ತತಃ ಪರಂ ಯೋಹನಃ ಫಿರೂಶಿನಾಇಭೋಃಪವಾಸಾಚಾರಿಶಿಷ್ಯಾ ಯೀಶೋಃ ಸಮೀಪಮ್ ಅಗತ್ಯ ಕಥಯಾಮಾಸುಃ, ಯೋಹನಃ

ಫಿರೂಶಿನಾಚ್ಛ ಶಿಷ್ಯಾ ಉಪವಸನ್ತಿ ಕಿನ್ನು ಭವತಃ ಶಿಷ್ಯಾ ನೋಪವಸನ್ತಿ ಕಿಂ ಕಾರಣಮಸ್ಯ? 19 ತದಾ ಯೀಶುಸ್ತಾನ್ ಬಭಾಷೇ ಯಾವತ್ ಕಾಲಂ ಸಖಿಭಿಃ ಸಹ ಕನ್ಯಾಯಾ ವರಸ್ತಿಷ್ಠತಿ ತಾವತ್ಕಾಲಂ ತೇ ಕಿಮುಪವಸ್ಯುಂ ಶಕ್ನುವನ್ತಿ? ಯಾವತ್ಕಾಲಂ ವರಸ್ತೇಃ ಸಹ ತಿಷ್ಠತಿ ತಾವತ್ಕಾಲಂ ತ ಉಪವಸ್ಯುಂ ನ ಶಕ್ನುವನ್ತಿ | 20 ಯಸ್ಮಿನ್ ಕಾಲೇ ತೇಭ್ಯಃ ಸಕಾಶಾದ್ ವರೋ ನೇಷ್ಯತೇ ಸ ಕಾಲ ಅಗಚ್ಛತಿ, ತಸ್ಮಿನ್ ಕಾಲೇ ತೇ ಜನಾ ಉಪವತ್ಸ್ಯನ್ತಿ | 21 ಕೋಪಿ ಜನಃ ಪುರಾತನವಸ್ತೇ ನೂತನವಸ್ತಂ ನ ಸೀವ್ಯತಿ, ಯತೋ ನೂತನವಸ್ತೇಣ ಸಹ ಸೇವನೇ ಕೃತೇ ಜೀರ್ಣಂ ವಸ್ತಂ ಛಿದ್ರತೇ ತಸ್ಮಾತ್ ಪುನ ಮರ್ಹತ್ ಛಿದ್ರಂ ಜಾಯತೇ | 22 ಕೋಪಿ ಜನಃ ಪುರಾತನಕುತೂಷು ನೂತನಂ ದ್ರಾಕ್ಷಾರಸಂ ನ ಸ್ಥಾಪಯತಿ, ಯತೋ ನೂತನದ್ರಾಕ್ಷಾರಸಸ್ಯ ತೇಜಸಾ ತಾಃ ಕುತ್ಯೋ ವಿದೀರ್ಯಂತೇ ತತೋ ದ್ರಾಕ್ಷಾರಸಶ್ಚ ಪತತಿ ಕುತ್ಪಶ್ಯ ನಶ್ಚನ್ತಿ, ಅತಃಏವ ನೂತನದ್ರಾಕ್ಷಾರಸೋ ನೂತನಕುತೂಷು ಸ್ಥಾಪನೀಯಃ | 23 ತದನನ್ತರಂ ಯೀಶು ಯದಾ ವಿಶ್ರಾಮವಾರೇ ಶಸ್ತಕ್ಷೇತ್ರೇಣ ಗಚ್ಛತಿ ತದಾ ತಸ್ಯ ಶಿಷ್ಯಾ ಗಚ್ಛಂತಃ ಶಸ್ತಮ್ ಇರೀಶ್ಚೇತ್ತುಂ ಪ್ರವೃತ್ತಾಃ | 24 ಅತಃ ಫಿರೂಶಿನೋ ಯೀಶವೇ ಕಥಯಾಮಾಸುಃ ಪಶ್ಯತು ವಿಶ್ರಾಮವಾಸರೇ ಯತ್ ಕರ್ಮ್ಯ ನ ಕರ್ತವ್ಯಂ ತದ್ ಇಮೇ ಕುತಃ ಕರ್ನುವನ್ತಿ? 25 ತದಾ ಸ ತೇಭ್ಯೋಽಕಥಯತ್ ದಾಯೂದ್ ತತಂಜೈನಶ್ಚ ಭಕ್ಷ್ಯಭಾವಾತ್ ಕ್ಷುಧಿತಾಃ ಸನ್ನೋ ಯತ್ ಕರ್ಮ್ಯ ಕೃತವನ್ತಸ್ಯ ಕಿಂ ಯುಷ್ಮಾಭಿ ನ್ನ ಪತಿತಮ್? 26 ಅಬಿಯಾಧರ್ನಾಮಕೇ ಮಹಾಯಾಜಕತಾಂ ಕುರ್ವ್ಯತಿ ಸ ಕಥಮೀಶ್ವರಸ್ಥಾಪಾಸಂ ಪ್ರವಿಶ್ಯ ಯೇ ದರ್ಶನೀಯಪೂಪಾ ಯಾಜಕಾನ್ ವಿನಾನ್ಯಸ್ಯ ಕಸ್ಯಾಪಿ ನ ಭಕ್ಷ್ಯಸ್ಥಾನೇವ ಬುಭುಜೇ ಸಜ್ಜೀಲೋಕೇಭ್ಯೋಽಪಿ ದದೌ | 27 ಸೋಽಪರಮಪಿ ಜಗಾದ, ವಿಶ್ರಾಮವಾರೋ ಮನುಷ್ಯಾರ್ಥಮೇವ ನಿರೂಪಿತೋಽಸ್ಮಿ ಕಿನ್ನು ಮನುಷ್ಯೋ ವಿಶ್ರಾಮವಾರಾರ್ಥಂ ನೈವ | 28 ಮನುಷ್ಯಪುತ್ರೋ ವಿಶ್ರಾಮವಾರಸ್ಥಾಪಿ ಪ್ರಭುರಾಸ್ತೇ |

3 ಅನನ್ತರಂ ಯೀಶುಃ ಪುನ ಭಜನಗೃಹಂ ಪ್ರವಿಷ್ಟಸ್ತಸ್ಮಿನ್ ಸ್ಥಾನೇ ಶುಷ್ಕಹಸ್ತ ಏಕೋ ಮಾನವ ಅಸೀತ್ | 2 ಸ ವಿಶ್ರಾಮವಾರೇ ತಮರೋಗೀಣಂ ಕರಿಷ್ಠತಿ ನವೇತ್ಯತ್ರ ಬಹವಸ್ತಮ್ ಅಪವದಿತುಂ ಛಿದ್ರಮಪೇಕ್ಷಿತವನ್ತುಃ | 3 ತದಾ ಸ ತಂ ಶುಷ್ಕಹಸ್ತಂ ಮನುಷ್ಯಂ ಜಗಾದ ಮಧ್ಯಸ್ಥಾನೇ ತ್ವಮುತ್ತಿಷ್ಠ | 4 ತತಃ ಪರಂ ಸ ತಾನ್ ಪಪ್ರಚ್ಛ ವಿಶ್ರಾಮವಾರೇ ಹಿತಮಹಿತಂ ತಥಾ ಹಿ ಪ್ರಾಣರಕ್ಷಾ ವಾ ಪ್ರಾಣನಾಶ ಏಷಾಂ ಮಧ್ಯೇ ಕಿಂ ಕರಣೀಯಂ? ಕಿನ್ನು ತೇ ನಿಶಚ್ಚಾಸ್ತಸ್ಯುಃ | 5 ತದಾ ಸ ತೇಷಾಮನ್ಯಃಕರಣಾನಾಂ ಕಾರಿನ್ಯಾದ್ಯೇತೋ ದುಃಖಿತಃ ಕ್ರೋಧಾತ್ ಚರ್ತುರಬೋ ದೃಷ್ಟವಾನ್ ತಂ ಮಾನುಷಂ ಗದಿತವಾನ್ ತಂ ಹಸ್ತಂ ವಿಸ್ತಾರಯ, ತತಸ್ತೇನ ಹಸ್ತೇ ವಿಸ್ತೃತೇ ತದ್ವಸ್ತೋಽನ್ಯಹಸ್ತವದ್ ಅರೋಗೋ ಜಾತಃ | 6 ಅಥ ಫಿರೂಶಿನಃ ಪ್ರಸ್ಥಾಯ ತಂ ನಾಶಯಿತುಂ ಹೇರೋದೀಯೈಃ ಸಹ ಮನ್ತ್ರಯಿತುಮಾರೇಭಿರೇ | 7 ಅತಃಏವ ಯೀಶುಸ್ತತ್ಸಾನ್ ಪರಿತ್ಯಜ್ಯ ಶಿಷ್ಯೈಃ ಸಹ ಪುನಃ ಸಾಗರಸಮೀಪಂ ಗತಃ; 8 ತತೋ ಗಾಲೀಲೈಹೂದಾ-ಯಿರೂಶಾಲಮ್-ಇದೋಮ್-ಯದರ್ಫನ್ನದೀಪಾರಸ್ಥಾನೇಭ್ಯೋ ಲೋಕಸಮೂಹಸಸ್ಯ ಪಶ್ಚಾದ್ ಗತಃ; ತದನ್ಯಃ ಸೋರಸೀದನೋಃ ಸಮೀಪವಾಸಿಲೋಕಸಮೂಹಶ್ಚ ತಸ್ಯ ಮಹಾಕರ್ಮ್ಯಣಾಂ ವಾತ್ಸರ್ಯಂ ಶ್ರುತ್ವಾ ತಸ್ಯ ಸನ್ನಿಧಿಮಾಗತಃ | 9 ತದಾ ಲೋಕಸಮೂಹಶ್ಚೇತ್ ತಸ್ಯೋಪರಿ ಪತತಿ ಇತ್ಯಾಶ್ಚ್ಯ ಸ

ನಾವಮೇಕಾಂ ನಿಕಟೇ ಸ್ಥಾಪಯಿತುಂ ಶಿಷ್ಯಾನಾದಿಷ್ಟವಾನ್ | 10
ಯತೋಽನೇಕಮನುಷ್ಯಾಣಾಮಾರೋಗ್ಯಕರಣಾದ್ ವ್ಯಾಧಿಗ್ರಸ್ತಾಃ ಸರ್ವೇ
ತಂ ಸ್ಪಷ್ಟಂ ಪರಸ್ಪರಂ ಬಲೇನ ಯತ್ನವನ್ತಃ | 11 ಅಪರಂಜಿ
ಅಪವಿತ್ರಭೂತಾಸ್ತಂ ದೃಷ್ಟ್ವಾ ತಚ್ಚರಣಯೋಃ ಪತಿತ್ವಾ ಪ್ರೋಚ್ಛೇಃ ಪ್ರೋಚುಃ,
ತ್ವಮೀಶ್ವರಸ್ಯ ಪುತ್ರಃ | 12 ಕಿನ್ನು ಸ ತಾನ್ ದೃಢಮ್ ಅಜ್ಞಾಪ್ಯ ಸ್ವಂ
ಪರಿಚಾಯಿತುಂ ನಿಷಿದ್ಧವಾನ್ | 13 ಅನನ್ದರಂ ಸ ಪವ್ವಕತಮಾರುಹ್ಯ ಯಂ
ಯಂ ಪ್ರತಿಚ್ಛಾ ತಂ ತಮಾಹೂತವಾನ್ ತತಸ್ತೇ ತತ್ಪಮೀಪಮಾಗತಾಃ | 14
ತದಾ ಸ ದ್ವಾದಶಜನಾನ್ ಸ್ವೇನ ಸಹ ಸ್ಥಾತುಂ ಸುಸಂವಾದಪ್ರಚಾರಾಯ
ಪ್ರೇರಿತಾ ಭವಿತುಂ 15 ಸ ಪವ್ವಕಪ್ರಕಾರವ್ಯಾಧೀನಾಂ ಶಮನಕರಣಾಯ
ಪ್ರಭಾವಂ ಪ್ರಾಪ್ತುಂ ಭೂತಾನ್ ತ್ಯಾಜಯಿತ್ಯುಚ್ಯ ನಿಯುಕ್ತವಾನ್ | 16 ತೇಷಾಂ
ನಾಮಾನೀಮಾನಿ, ಶಿಮೋನ್ ಸಿವದಿಪುತ್ರೋ 17 ಯಾಕೂಬ್ ತಸ್ಯ ಭ್ರಾತಾ
ಯೋಹನ್ ಚ ಅನ್ವಿಯಃ ಫಿಲಿಪೋ ಬಧ್ವಲಮಯಃ, 18 ಮಧೀ ಥೋಮಾ
ಚ ಅಲ್ವಿಯಪುತ್ರೋ ಯಾಕೂಬ್ ಥದ್ವಿಯಃ ಕಿನಾನೀಯಃ ಶಿಮೋನ್
ಯಸ್ತಂ ಪರಹಸ್ತೇಷ್ವರ್ಪಯಿಷ್ಯತಿ ಸ ಈಷ್ವರಿಯೋತೀಯಯಿಹೂದಾಶ್ಚ
19 ಸ ಶಿಮೋನೇ ಪಿತರ ಇತ್ಯುಪನಾಮ ದದೌ ಯಾಕೂಬ್ಯೋಹನ್ಯಾಂ
ಚ ಬಿನೇರಿಗಿಶ್ ಅಥರ್ತೋ ಮೇಘನಾದಪುತ್ರಾವಿತ್ಯುಪನಾಮ ದದೌ |
20 ಅನನ್ದರಂ ತೇ ನಿವೇಶನಂ ಗತಾಃ, ಕಿನ್ನು ತತಾಪಿ ಪುನರ್ಮಹಾನ್
ಜನಸಮಾಗಮೋ ಽಭವತ್ ತಸ್ಮಾತ್ತೇ ಭೋಕ್ತುಮಪ್ಯವಕಾಶಂ ನ ಪ್ರಾಪ್ತಾಃ |
21 ತತಸ್ತಸ್ಯ ಸುಹೃಲ್ಲೋಕಾ ಇಮಾಂ ವಾರ್ತಾಂ ಪ್ರಾಪ್ಯ ಸ ಹತಜ್ಞಾನೋಭೂದ್
ಇತಿ ಕಥಾಂ ಕಥಯಿತ್ವಾ ತಂ ಧೃತ್ವಾನೇತುಂ ಗತಾಃ | 22 ಅಪರಂಜಿ
ಯಿರೂಶಾಲಮ ಆಗತಾ ಯೇ ಯೇಽಧ್ಯಾಪಕಾಸ್ತೇ ಜಗದುರಯಂ
ಪುರುಷೋ ಭೂತಪತ್ಯಾಬಿಷ್ಟಸ್ತೇನ ಭೂತಪತಿನಾ ಭೂತಾನ್ ತ್ಯಾಜಯತಿ |
23 ತತಸ್ತಾನಾಹೂಯ ಯೇಶು ದ್ಯೌಷ್ಠಾನ್ಯಃ ಕಥಾಂ ಕಥಿತವಾನ್ ಶೈತಾನ್
ಕಥಂ ಶೈತಾನ್ ತ್ಯಾಜಯಿತುಂ ಶಕ್ನೋತಿ? 24 ಕಿಚ್ಚನ ರಾಜ್ಯಂ ಯದಿ
ಸ್ವವಿರೋಧೇನ ಪೃಥಗ್ ಭವತಿ ತರ್ಹಿ ತದ್ ರಾಜ್ಯಂ ಸ್ಥಿರಂ ಸ್ಥಾತುಂ ನ
ಶಕ್ನೋತಿ | 25 ತಥಾ ಕಸ್ಯಾಪಿ ಪರಿವಾರೋ ಯದಿ ಪರಸ್ಪರಂ ವಿರೋಧೀ
ಭವತಿ ತರ್ಹಿ ಸೋಪಿ ಪರಿವಾರಃ ಸ್ಥಿರಂ ಸ್ಥಾತುಂ ನ ಶಕ್ನೋತಿ | 26
ತದ್ವತ್ ಶೈತಾನ್ ಯದಿ ಸ್ವವಿಪಕ್ಷತಯಾ ಉತ್ತಿಷ್ಠನ್ ಭಿನ್ನೋ ಭವತಿ ತರ್ಹಿ
ಸೋಪಿ ಸ್ಥಿರಂ ಸ್ಥಾತುಂ ನ ಶಕ್ನೋತಿ ಕಿನ್ಯಚ್ಚಿನ್ಯೋ ಭವತಿ | 27 ಅಪರಂಜಿ
ಪ್ರಬಲಂ ಜನಂ ಪ್ರಥಮಂ ನ ಬದ್ಧಾ ಕೋಪಿ ತಸ್ಯ ಗೃಹಂ ಪ್ರವಿಶ್ಯ ದ್ರವ್ಯಾಣಿ
ಲುಣ್ಣಯಿತುಂ ನ ಶಕ್ನೋತಿ, ತಂ ಬದ್ಧೈವ ತಸ್ಯ ಗೃಹಸ್ಯ ದ್ರವ್ಯಾಣಿ
ಲುಣ್ಣಯಿತುಂ ಶಕ್ನೋತಿ | 28 ಅತೋಹೇತೋ ಯುಷ್ಣಭೃಮಹಂ ಸತ್ಯಂ
ಕಥಯಾಮಿ ಮನುಷ್ಯಾಣಾಂ ಸನ್ನಾನಾ ಯಾನಿ ಯಾನಿ ಪಾಪಾನೀಶ್ವರನಿನ್ಯಾಚ್ಛ
ಕುರ್ವನ್ತಿ ತೇಷಾಂ ತತ್ಪವ್ವೇಷಾಮಪರಾಧಾನಾಂ ಕ್ಷಮಾ ಭವಿತುಂ ಶಕ್ನೋತಿ,
29 ಕಿನ್ನು ಯಃ ಕಶ್ಚಿತ್ ಪವಿತ್ರಮಾತ್ಮಾನಂ ನಿನ್ದತಿ ತಸ್ಯಾಪರಾಧಸ್ಯ ಕ್ಷಮಾ
ಕದಾಪಿ ನ ಭವಿಷ್ಯತಿ ಸೋನನ್ನದಣ್ಣಸ್ಯಾರ್ಹೋ ಭವಿಷ್ಯತಿ | (aiṅ g165,
aiṅnios g166) 30 ತಸ್ಯಾವಿಪ್ರಭೂತೋಽಸ್ಮಿ ತೇಷಾಮೇತತ್ಯಥಾಹೇತೋಃ
ಸ ಇತ್ಯಂ ಕಥಿತವಾನ್ | 31 ಅಥ ತಸ್ಯ ಮಾತಾ ಭ್ರಾತೃಗಣಶ್ಚಾಗತ್ಯ
ಬಹಿಸ್ಪಿಷ್ಠನತೋ ಲೋಕಾನ್ ಪ್ರೇಷ್ಯ ತಮಾಹೂತವನ್ತಃ | 32 ತತಸ್ತತ್ಸನ್ನಿಧೌ
ಸಮುಪವಿಷ್ಯಾ ಲೋಕಾಸ್ತಂ ಬಭಾಷೀರ ಪಶ್ಯ ಬಹಿಸ್ತವ ಮಾತಾ ಭ್ರಾತರಶ್ಚ
ತ್ವಾಮ್ ಅನ್ವಿಚ್ಛನ್ತಿ | 33 ತದಾ ಸ ತಾನ್ ಪ್ರತ್ಯುಪಾಚ ಮಮ ಮಾತಾ ಕಾ
ಭ್ರಾತರೋ ವಾ ಕೇ? ತತಃ ಪರಂ ಸ ಸ್ವಮೀಪೋಪವಿಷ್ಯಾನ್ ಶಿಷ್ಯಾನ್ ಪ್ರತಿ
ಅವಲೋಕನಂ ಕೃತ್ವಾ ಕಥಯಾಮಾಸ 34 ಪಶ್ಯತ್ಯತೇ ಮಮ ಮಾತಾ

ಭ್ರಾತರಶ್ಚ | 35 ಯಃ ಕಶ್ಚಿದ್ ಈಶ್ವರಸ್ಯೇಷ್ಠಾಂ ಕ್ರಿಯಾಂ ಕರೋತಿ ಸ ಏವ
ಮಮ ಭ್ರಾತಾ ಭಗಿನೀ ಮಾತಾ ಚ |

4 ಅನನ್ದರಂ ಸ ಸಮುದ್ರತಟೇ ಪುನರಪದೇಷ್ಠುಂ ಪ್ರಾರೇಭೇ, ತತಸ್ತತ್ರ
ಬಹುಜನಾನಾಂ ಸಮಾಗಮಾತ್ ಸ ಸಾಗರೋಪರಿ ನೌಕಾಮಾರುಹ್ಯ
ಸಮುಪವಿಷ್ಯಃ; ಸರ್ವೇ ಲೋಕಾಃ ಸಮುದ್ರಕೂಲೇ ತಸ್ಯಃ | 2 ತದಾ
ಸ ದೃಷ್ಟ್ವಾನ್ತಕಥಾಭಿ ಬರ್ಹೂಪದಿಷ್ಟವಾನ್ ಉಪದಿಶಂಶ್ಚ ಕಥಿತವಾನ್,
3 ಅವಧಾನಂ ಕುರುತ, ಏಕೋ ಬೀಜವಪ್ರಾ ಬೀಜಾನಿ ವಪ್ತುಂ ಗತಃ;
4 ವಪನಕಾಲೇ ಕಿಯನ್ವಿ ಬೀಜಾನಿ ಮಾರ್ಗಪಾಶ್ಚೇ ಪತಿತಾನಿ, ತತ
ಆಕಾಶೀಯಪಕ್ಷಿಣ ಏತ್ರ ತಾನಿ ಚಬಾದುಃ | 5 ಕಿಯನ್ವಿ ಬೀಜಾನಿ
ಸ್ವಲ್ಪಮುತ್ತಿಕಾವತ್ಪಾಪಾಣಭೂಮೌ ಪತಿತಾನಿ ತಾನಿ ಮೃದೋಲ್ಪತ್ವಾತ್
ಶೀಘ್ರಮಜ್ಜುರಿತಾನಿ; 6 ಕಿನ್ಯದಿಶೇ ಸೂರ್ಯೋ ದಗ್ಧಾನಿ ತಥಾ ಮೂಲಾನೋ
ನಾಧೋಗತತ್ವಾತ್ ಶುಷ್ಕಾಣಿ ಚ | 7 ಕಿಯನ್ವಿ ಬೀಜಾನಿ ಕಣ್ಣಿವನಮಧ್ಯೇ
ಪತಿತಾನಿ ತತಃ ಕಣ್ಣಿಕಾನಿ ಸಂವೃದ್ಧ್ಯ ತಾನಿ ಜಗ್ರಸುಸ್ತಾನಿ ನ ಚ ಫಲಿತಾನಿ |
8 ತಥಾ ಕಿಯನ್ವಿ ಬೀಜಾನ್ಯುತ್ತಮಭೂಮೌ ಪತಿತಾನಿ ತಾನಿ ಸಂವೃದ್ಧ್ಯ
ಫಲಾನ್ಯುತ್ತಾದಿತಾನಿ ಕಿಯನ್ವಿ ಬೀಜಾನಿ ತ್ರಿಂಶದ್ಯುಜಾನಿ ಕಿಯನ್ವಿ ಷಷ್ಟಿಗುಣಾನಿ
ಕಿಯನ್ವಿ ಶತಗುಣಾನಿ ಫಲಾನಿ ಫಲಿತವನ್ತಿ | 9 ಅಥ ಸ ತಾನವದತ್ ಯಸ್ಯ
ಶ್ರೋತುಂ ಕರ್ತೌ ಸ್ಯಃ ಸ ಶ್ಕೋತು | 10 ತದನನ್ದರಂ ನಿಜನಸಮಯೇ
ತತ್ಪಚ್ಛೇನೋ ದ್ವಾದಶಶಿಷ್ಯಾಶ್ಚ ತಂ ತದ್ವೃಷ್ಟ್ವಾನ್ವವಾಕ್ಯಸ್ಯಾರ್ಥಂ ಪಪಚ್ಛಃ |
11 ತದಾ ಸ ತಾನುದಿತವಾನ್ ಈಶ್ವರರಾಜ್ಯಸ್ಯ ನಿಗೂಢವಾಕ್ಯಂ ಭೋದ್ಯುಂ
ಯುಷ್ಮಾಕಮಧಿಕಾರೋಽಸ್ಮಿ; 12 ಕಿನ್ನು ಯೇ ವಕಿರ್ಭೂತಾಃ "ತೇ ಪಶ್ಯಂತಃ
ಪಶ್ಯಂತಿ ಕಿನ್ನು ನ ಜಾನಂತಿ, ಶೃಣ್ವಂತಃ ಶೃಣ್ವಂತಿ ಕಿನ್ನು ನ ಬುದ್ಯಂತೇ, ಚೇತ್ಯೈ
ರ್ಮನಃಸು ಕದಾಪಿ ಪರಿವತ್ರಿತೇಷು ತೇಷಾಂ ಪಾಪಾನ್ಯಮೋಚಯಿಷ್ಯನ್,"
ಅತೋಹೇತೋಸ್ತಾನ್ ಪ್ರತಿ ದೃಷ್ಟ್ವಾನ್ವೈರೇವ ತಾನಿ ಮಯಾ ಕಥಿತಾನಿ |
13 ಅಥ ಸ ಕಥಿತವಾನ್ ಯೂಯಂ ಕಿಮೇತದ್ ದೃಷ್ಟ್ವಾನ್ವವಾಕ್ಯಂ ನ
ಬುದ್ಯದ್ವೇ? ತರ್ಹಿ ಕಥಂ ಸರ್ವಾನ್ ದೃಷ್ಟ್ವಾನ್ವಾನ ಭೋತ್ಸ್ಯದ್ವೇ? 14
ಬೀಜವಪ್ರಾ ವಾಕ್ಯರೂಪಾಣಿ ಬೀಜಾನಿ ವಪತಿ; 15 ತತ್ರ ಯೇ ಯೇ
ಲೋಕಾ ವಾಕ್ಯಂ ಶೃಣ್ವಂತಿ, ಕಿನ್ನು ಶ್ರುತಮಾತ್ರಾತ್ ಶೈತಾನ್ ಶೀಘ್ರಮಾಗತ್ಯ
ತೇಷಾಂ ಮನಃಸೂಪ್ತಾನಿ ತಾನಿ ವಾಕ್ಯರೂಪಾಣಿ ಬೀಜಾನ್ಯಪನಯತಿ
ತವವ ಉಪ್ರಬೀಜಮಾರ್ಗಪಾಶ್ಚೇ ಸ್ವರೂಪಾಃ | 16 ಯೇ ಜನಾ ವಾಕ್ಯಂ
ಶ್ರುತ್ವಾಸಹಸಾ ಪರಮಾನಂದೇನ ಗೃಹ್ಣಂತಿ, ಕಿನ್ನು ಹೃದಿ ಸ್ಥೈರ್ಯ್ಯಾಭಾವಾತ್
ಕಿಚ್ಚಿತ್ ಕಾಲಮಾತ್ರಂ ತಿಷ್ಠಂತಿ ತತ್ಪಶ್ಚಾತ್ ತದ್ವಾಕ್ಯಹೇತೋಃ 17 ಕುತ್ರಚಿತ್
ಕ್ಷೇಶೇ ಉಪದ್ರವೇ ವಾ ಸಮುಪವಿಶೇ ತದೈವ ವಿಘ್ನಂ ಪ್ರಾಪ್ತುವಂತಿ
ತವವ ಉಪ್ರಬೀಜಪಾಪಾಣಭೂಮಿಸ್ವರೂಪಾಃ | 18 ಯೇ ಜನಾಃ ಕಥಾಂ
ಶೃಣ್ವಂತಿ ಕಿನ್ನು ಸಾಂಸಾರಿಕೀ ಚಿನ್ತಾ ಧನಭ್ರಾನ್ತಿ ವಿಷಯಲೋಭಶ್ಚ ಏತೇ
ಸರ್ವೇ ಉಪಸ್ಯಾಂತು ತಾಂ ಕಥಾಂ ಗ್ರಸ್ತಂತಿ ತತಃ ಮಾ ವಿಫಲಾ ಭವತಿ
(aiṅ g165) 19 ತವವ ಉಪ್ರಬೀಜಸಕಣ್ಣಕಭೂಮಿಸ್ವರೂಪಾಃ | 20
ಯೇ ಜನಾ ವಾಕ್ಯಂ ಶ್ರುತ್ವಾ ಗೃಹ್ಣಂತಿ ತೇಷಾಂ ಕಸ್ಯ ವಾ ತ್ರಿಂಶದ್ಯುಜಾನಿ
ಕಸ್ಯ ವಾ ಷಷ್ಟಿಗುಣಾನಿ ಕಸ್ಯ ವಾ ಶತಗುಣಾನಿ ಫಲಾನಿ ಭವಂತಿ ತವವ
ಉಪ್ರಬೀಜೋರ್ವರಭೂಮಿಸ್ವರೂಪಾಃ | 21 ತದಾ ಸೋಽಪರಮಪಿ
ಕಥಿತವಾನ್ ಕೋಪಿ ಜನೋ ದೀಪಾಧಾರಂ ಪರಿತ್ಯಜ್ಯ ದ್ರೋಣಸ್ಯಾಧಃ
ಖಟ್ಟಿಯಾ ಅಧೇ ವಾ ಸ್ಥಾಪಯಿತುಂ ದೀಪಮಾನಯತಿ ಕಿಂ? 22
ಅತೋಹೇತೋ ಯನ್ವ ಪ್ರಕಾಶಯಿಷ್ಯತೇ ತಾದ್ಯಗ್ ಲುಕ್ಯಾಯಿತಂ ಕಿಮಪಿ

ವಸ್ತು ನಾಸ್ತಿ; ಯದ್ ವ್ಯಕ್ತಂ ನ ಭವಿಷ್ಯತಿ ತಾದೃಶಂ ಗುಪ್ತಂ ಕಿಮಪಿ
ವಸ್ತು ನಾಸ್ತಿ | 23 ಯಸ್ಯ ಶ್ರೋತುಂ ಕರ್ಣೌ ಸ್ಯಃ ಸ ಶ್ರುತೋಽತು | 24
ಅಪರಮಪಿ ಕಥಿತವಾನ್ ಯೂಯಂ ಯದ್ ಯದ್ ವಾಕ್ಯಂ ಶೃಣುಥ ತತ್ರ
ಸಾವಧಾನಾ ಭವತ, ಯತೋ ಯೂಯಂ ಯೇನ ಪರಿಮಾಣೇನ ಪರಿಮಾಥ
ತೇನೈವ ಪರಿಮಾಣೇನ ಯುಷ್ಮದರ್ಥಮಪಿ ಪರಿಮಾಸ್ಯತೇ; ಶ್ರೋತಾರೋ
ಯೂಯಂ ಯುಷ್ಮಭ್ಯಮಧಿಕಂ ದಾಸ್ಯತೇ | 25 ಯಸ್ಯಾಶ್ರಯೇ ವರ್ಧತೇ
ತಸ್ಮೈ ಅಪರಮಪಿ ದಾಸ್ಯತೇ, ಕಿನ್ತು ಯಸ್ಯಾಶ್ರಯೇ ನ ವರ್ಧತೇ ತಸ್ಯ ಯತ್
ಕಿಚ್ಛಿದಸ್ತಿ ತದಪಿ ತಸ್ಮಾನ್ ನೇಷ್ಯತೇ | 26 ಅನನ್ತರಂ ಸ ಕಥಿತವಾನ್ ಏಕೋ
ಲೋಕಃ ಕ್ಷೇತ್ರೇ ಬೀಜಾನುಪ್ಪಾತ್ 27 ಜಾಗರಣನಿದ್ರಾಭ್ಯಾಂ ದಿವಾನಿಶಂ
ಗಮಯತಿ, ಪರನ್ನು ತದ್ವೀಜಂ ತಸ್ಯಾಜ್ಞಾತರೂಪೇಣಾಜ್ಜುರಯತಿ ವರ್ಧತೇ
ಚ; 28 ಯತೋಹೇತೋಃ ಪ್ರಥಮತಃ ಪತ್ರಾಣಿ ತತಃ ಪರಂ ಕಣಿಶಾನಿ
ತತ್ಪಶ್ಯಾತ್ ಕಣಿಶಪೂರ್ಣಾನಿ ಶಸ್ಯಾನಿ ಭೂಮಿಃ ಸ್ವಯಮುತ್ಪಾದಯತಿ; 29
ಕಿನ್ತು ಫಲೇಷು ಪಕ್ಷೇಷು ಶಸ್ಯಾಜ್ಞೇದನಕಾಲಂ ಜ್ಞಾತ್ವಾ ಸ ತತ್ಕ್ಷಣಂ ಶಸ್ಯಾನಿ
ಛಿನತ್ರಿ, ಅನೇನ ತುಲ್ಯಮೀಶ್ವರಾಜ್ಯಂ | 30 ಪುನಃ ಸೋಽಕಥಯದ್
ಈಶ್ವರಾಜ್ಯಂ ಕೇನ ಸಮಂ? ಕೇನ ವಸ್ತುನಾ ಸಹ ವಾ ತದುವಮಾಸ್ಯಾಮ್? 31
ತತ್ ಸರ್ವಪೈಕೇನ ತುಲ್ಯಂ ಯತೋ ಮೃಧಿ ವಪನಕಾಲೇ ಸರ್ವಪಬೀಜಂ
ಸರ್ವಪ್ರಥಿವೀಸ್ವಬೀಜಾತ್ ಕ್ಷುದ್ರಂ 32 ಕಿನ್ತು ವಪನಾತ್ ಪರಮ್
ಅಜ್ಜುರಯಿತ್ವಾ ಸರ್ವಶಾಕಾದ್ ಬೃಹದ್ ಭವತಿ, ತಸ್ಯ ಬೃಹತ್ಯಃ ಶಾಖಾಶ್ಚ
ಜಾಯಂತೇ ತತಸ್ತಚ್ಚಾಯಾಂ ಪಕ್ಷಿಣ ಆಶ್ರಯಂತೇ | 33 ಇತ್ಯಂ ತೇಷಾಂ
ಬೋಧಾನುರೂಪಂ ಸೋಽನೇಕದೃಷ್ಟಾನ್ವೈಸ್ಯಾನುಪದಿಷ್ಟವಾನ್, 34
ದೃಷ್ಟಾನ್ತಂ ವಿನಾ ಕಾಮಪಿ ಕಥಾಂ ತೇಭ್ಯೋ ನ ಕಥಿತವಾನ್ ಪಶ್ಯಾನ್
ನಿರ್ಜನೇ ಸ ಶಿಷ್ಯಾನ್ ಸರ್ವದೃಷ್ಟಾನ್ತಾರ್ಥಂ ಬೋಧಿತವಾನ್ | 35 ತದ್ವಿನಸ್ತು
ಸನ್ಯಾಯಾಂ ಸ ತೇಭ್ಯೋಽಕಥಯದ್ ಆಗಚ್ಛತ ವಯಂ ಪಾರಂ ಯಾಮ |
36 ತದಾ ತೇ ಲೋಕಾನ್ ವಿಸ್ತೃಜ್ಯ ತಮವಿಲಮ್ಬಂ ಗೃಹೀತ್ವಾ ನೌಕಯಾ
ಪ್ರತಸ್ಥಿರೇ; ಅಪರಾ ಅಪಿ ನಾವಸ್ತಯಾ ಸಹ ಸ್ಥಿತಾಃ | 37 ತತಃ ಪರಂ
ಮಹಾರ್ಯುಚ್ಛ್ಯಾಗಮಾತ್ ನೌ ದೋಳಾಯಮಾನಾ ತರಜ್ಞೇಣ ಜಲೈಃ
ಪೂರ್ಣಾಭವಚ್ಚ | 38 ತದಾ ಸ ನೌಕಾಶ್ಚದ್ವಾಗ್ನೇ ಉಪಧಾನೇ ಶಿರೋ
ನಿಧಾಯ ನಿದ್ರಿತ ಅಸೀತ್ ತತಸ್ತೇ ತಂ ಜಾಗರಯಿತ್ವಾ ಜಗದುಃ, ಹೇ ಪ್ರಭೋ,
ಅಸ್ಮಾಕಂ ಪ್ರಾಣಾ ಯಾನ್ತಿ ಕಿಮತ್ರ ಭವತಶ್ಚಿನ್ತಾ ನಾಸ್ತಿ? 39 ತದಾ ಸ ಉತ್ಥಾಯ
ವಾಯುಂ ತರ್ಜಿತವಾನ್ ಸಮುದ್ರಇಶ್ವೀಕ್ರವಾನ್ ಶಾನ್ತಃ ಸುಸ್ಥಿರಶ್ಚ ಭವ;
ತತೋ ವಾಯೌ ನಿವೃತ್ತೇಽಭಿಸ್ಪರಿಸ್ಪರಜ್ಞೇಭೂತ್ | 40 ತದಾ ಸ ತಾನುವಾಚ
ಯೂಯಂ ಕುತ ಏತಾದ್ಯಕೃಜ್ಯಾಕುಲಾ ಭವತ? ಕಿಂ ವೋ ವಿಶ್ವಾಸೋ
ನಾಸ್ತಿ? 41 ತಸ್ಮಾತ್ತ್ವೇತಿವಭೀತಾಃ ಪರಸ್ಪರಂ ವಕ್ತುಮಾರೇಭಿರೇ, ಅಹೋ
ವಾಯುಃ ಸಿನ್ಹಶ್ವಾಸ್ತು ನಿರೇಶಗ್ರಾಹಿಣೌ ಕೀದೃಗಯಂ ಮನುಜಃ |

5 ಅಥ ತೂ ಸಿನ್ಹಪಾರಂ ಗತ್ವಾ ಗಿದೇರೀಯಪ್ರದೇಶ ಉಪತಸ್ಥಃ | 2
ನೌಕಾತೋ ನಿರ್ಗತಮಾತ್ರಾದ್ ಅಪವಿತ್ರಭೂತಗ್ರಸ್ತ ಏಕಃ ಶ್ರುಶಾನಾದೇತ್ಯ
ತಂ ಸಾಕ್ಷಾಚ್ ಚಕಾರ | 3 ಸ ಶ್ರುಶಾನೇಽವಾತ್ಸೀತ್ ಕೋಪಿ ತಂ ಶ್ರುಜ್ವಲೇನ
ಬದ್ಧಾಸ್ಥಾಪಯಿತುಂ ನಾಶಕ್ನೋತ್ | 4 ಜನೈರ್ವಾರಂ ನಿಗಡೈಃ ಶೃಜ್ವಲೈಶ್ಚ
ಸ ಬದ್ಧೋಪಿ ಶ್ರುಜ್ವಲಾನ್ಯಾಕೃಷ್ಯ ಮೋಚಿತವಾನ್ ನಿಗಡಾನಿ ಚ ಭಂಕ್ತುಃ
ಖಣ್ಡಂ ಖಣ್ಡಂ ಕೃತವಾನ್ ಕೋಪಿ ತಂ ವಶೀಕರ್ತುಂ ನ ಶಶಕ | 5
ದಿವಾನಿಶಂ ಸದಾ ಪರ್ವತಂ ಶ್ರುಶಾನಇ ಭಮಿತ್ವಾ ಚೀತ್ಯಬ್ಧಂ ಕೃತವಾನ್
ಗ್ರಾವಭಿಶ್ಚ ಸ್ವಯಂ ಸ್ವಂ ಕೃತವಾನ್ | 6 ಸ ಯೀಶುಂ ದೂರಾತ್

ಪಶ್ಯನ್ನೇವ ಧಾವನ್ ತಂ ಪ್ರಣನಾಮ ಉಚ್ಚಿರುವಂಶ್ಚೋವಾಚ, 7 ಹೇ
ಸವ್ಯೋಪರಿಸ್ಥೇಶ್ವರಪುತ್ರಯೀಶೋ ಭವತಾಸಹ ಮೇ ಕಃ ಸಮ್ಯನ್ತಃ? ಅಹಂ
ತ್ವಾಮೀಶ್ವರೇಣ ಶಾಪಯೇ ಮಾಂ ಮಾ ಯಾತಯ | 8 ಯತೋ ಯೀಶುಸ್ತಂ
ಕಥಿತವಾನ್ ರೇ ಅಪವಿತ್ರಭೂತ, ಅಸ್ಮಾನ್ನಾರಾದ್ ಬಹಿರ್ನಿರ್ಗಚ್ಚ | 9
ಅಥ ಸ ತಂ ಪೃಷ್ಠವಾನ್ ಕಿನ್ತೇ ನಾಮ? ತೇನ ಪ್ರತ್ಯುಕ್ತಂ ವಯಮನೇಕೇ
ಽಸ್ಯತೋಽಸ್ಮನ್ನಾಮ ಬಾಹಿನೀ | 10 ತತೋಸ್ಮಾನ್ ದೇಶಾನ್ ಪ್ರೇಷಯೇತಿ
ತೇ ತಂ ಪ್ರಾರ್ಥಯನ್ | 11 ತದಾನೀಂ ಪರ್ವತಂ ನಿಕಷಾ ಬೃಹನ್
ವರಾಹವ್ರಜಶ್ವರನ್ನಾಸೀತ್ | 12 ತಸ್ಮಾದ್ ಭೂತಾ ವಿನಯೇನ ಜಗದುಃ,
ಅಮುಂ ವರಾಹವ್ರಜಮ್ ಆಶ್ರಯಿತುಮ್ ಅಸ್ಮಾನ್ ಪ್ರಹಿಣು | 13
ಯೀಶುನಾನುಜ್ಞಾತಾಸ್ಯೇವವಿತ್ರಭೂತಾ ಬಹಿರ್ನಿರ್ಯಾಯ ವರಾಹವ್ರಜಂ
ಪ್ರಾವಿಶನ್ ತತಃ ಸರ್ವೈ ವರಾಹಾ ವಸ್ತುತಸ್ಯ ಪ್ರಾಯೋದಿಸಹಸ್ರಸಂಖ್ಯಾಕಾಃ
ಕಟಿಕೇನ ಮಹಾಜವಾದ್ ಧಾವಂತಃ ಸಿನ್ಹ ಪ್ರಾಣಾನ್ ಜಹುಃ | 14
ತಸ್ಮಾದ್ ವರಾಹಪಾಲಕಾಃ ಪಲಾಯಮಾನಾಃ ಪುರೇ ಗ್ರಾಮೇ ಚ
ತದ್ವಾರ್ತಂ ಕಥಯಾಚ್ಛುಕ್ತುಃ | ತದಾ ಲೋಕಾ ಘಟಿತಂ ತತ್ಪಾರ್ಥ್ಯಂ
ದ್ರಷ್ಟುಂ ಬಹಿರ್ಜಗ್ಮುಃ 15 ಯೀಶೋಃ ಸನ್ನಿಧಿಂ ಗತ್ವಾ ತಂ ಭೂತಗ್ರಸ್ತಮ್
ಅರ್ಥಾದ್ ಬಾಹಿನೀಭೂತಗ್ರಸ್ತಂ ನರಂ ಸವಸ್ತ್ರಂ ಸಚೇತನಂ ಸಮುಪವಿಷ್ಟಾ
ದೃಷ್ಟ್ವಾ ಬಿಭೃಃ | 16 ತತೋ ದೃಷ್ಟತತ್ಪಾರ್ಥ್ಯಲೋಕಾಸ್ತಸ್ಯ ಭೂತಗ್ರಸ್ತನಸ್ಯ
ವರಾಹವ್ರಜಸ್ಯಾಪಿ ತಾಂ ಧಟಿಂನಂ ವರ್ಣಯಾಮಾಸುಃ | 17 ತತಸ್ತೇ
ಸ್ತಸೀಮಾತೋ ಬಹಿರ್ಗಮ್ತಂ ಯೀಶುಂ ವಿನೇತುಮಾರೇಭಿರೇ | 18
ಅಥ ತಸ್ಯ ನೌಕಾರೋಹಣಕಾಲೇ ಸ ಭೂತಮುಕ್ತೋ ನಾ ಯೀಶುನಾ
ಸಹ ಸ್ಥಾತುಂ ಪ್ರಾರ್ಥಯತೇ; 19 ಕಿನ್ತು ಸ ತಮನನುಮತ್ಯ ಕಥಿತವಾನ್
ತ್ವಂ ನಿಜಾತ್ಮೀಯಾನಾಂ ಸಮೀಪಂ ಗೃಹ್ಯಾ ಗಚ್ಛ ಪ್ರಭುಸ್ವಯಿ ಕೃಪಾಂ
ಕೃತ್ವಾ ಯಾನಿ ಕರ್ಮಾಣಿ ಕೃತವಾನ್ ತಾನಿ ತಾನ್ ಜ್ಞಾಪಯ | 20
ಅತಃ ಸ ಪ್ರಸ್ಥಾಯ ಯೀಶುನಾ ಕೃತಂ ತತ್ಪರ್ವಾಶ್ಚಯ್ಯಂ ಕರ್ಮ
ದಿಕಾಪಲಿದೇಶೇ ಪ್ರಚಾರಯಿತುಂ ಪ್ರಾರಭವಾನ್ ತತಃ ಸರ್ವೈ ಲೋಕಾ
ಆಶ್ಚಯ್ಯಂ ಮೇನಿರೇ | 21 ಅನನ್ತರಂ ಯೀಶೌ ನಾವಾ ಪುನರನ್ಯಪಾರ
ಉತ್ತೀರ್ಣೇ ಸಿನ್ಹತಟೇ ಚ ತಿಷ್ಠತಿ ಸತಿ ತತ್ಪಮೀಪೇ ಬಹುಲೋಕಾನಾಂ
ಸಮಾಗಮೋಽಭೂತ್ | 22 ಅಪರಂ ಯಾಯೀರ್ ನಾಮ್ನಾ ಕಶ್ಚಿದ್
ಭಜನಗೃಹಸ್ಯಾಧಿವ ಆಗತ್ಯ ತಂ ದೃಷ್ಟ್ವಾ ವ ಚರಣಯೋಃ ಪತಿತ್ವಾ ಬಹು
ನಿವೇದ್ಯ ಕಥಿತವಾನ್; 23 ಮಮ ಕನ್ಯಾ ಮೃತಪ್ರಾಯಾಭೂದ್ ಅತೋ
ಭವಾನೇತ್ಯ ತದಾರೋಗ್ಯಾಯ ತಸ್ಯಾ ಗಾತ್ರೇ ಹಸ್ತಮ್ ಅರ್ಪಯತು ತೇನೈವ
ಸಾ ಜೀವಿಷ್ಯತಿ | 24 ತದಾ ಯೀಶುಸ್ಯೇನ ಸಹ ಚಲಿತಃ ಕಿನ್ತು ತತ್ಪಶ್ಯಾದ್
ಬಹುಲೋಕಾಶ್ಚಲಿತ್ವಾ ತಾದಾತ್ರೇ ಪತಿತಾಃ | 25 ಅಥ ದ್ವಾದಶವರ್ಷಾಣಿ
ಪ್ರದರರೋಗೇಣ 26 ಶೀರ್ಣಾ ಚಿಕಿತ್ಸಕಾನಾಂ ನಾನಾಚಿಕಿತ್ಸಾಭಿಶ್ಚ ಮುಖಂ
ಭುಕ್ತವತೀ ಚ ಸರ್ವಸ್ತಂ ವ್ಯಯಿತ್ವಾಪಿ ನಾರೋಗ್ಯಂ ಪ್ರಾಪ್ತಾ ಚ ಪುನರಪಿ
ಪೀಡಿತಾಸೀಚ್ಚ 27 ಯಾ ಸ್ತ್ರೀ ಸಾ ಯೀಶೋ ವಾರ್ತಾಂ ಪ್ರಾಪ್ಯ
ಮನಸಾಕಥಯತ್ ಯದ್ವಹಂ ತಸ್ಯ ವಸ್ತುಮಾತ್ರ ಸ್ತುಷ್ಠಂ ಲಭೇಯಂ ತದಾ
ರೋಗಹೀನಾ ಭವಿಷ್ಯಾಮಿ | 28 ಅತೋಹೇತೋಃ ಸಾ ಲೋಕಾರಣ್ಯಮಧ್ಯೇ
ತತ್ಪಶ್ಯಾದಾಗತ್ಯ ತಸ್ಯ ವಸ್ತ್ರಂ ಪಸ್ಪರ್ಶ | 29 ತೇನೈವ ತತ್ಕ್ಷಣಂ ತಸ್ಯಾ ರಕ್ತಸ್ರೋತಃ
ಶುಷ್ಕಂ ಸ್ವಯಂ ತಸ್ಮಾದ್ ರೋಗಾನುಕ್ತಾ ಇತ್ಯಪಿ ದೇಹೇನುಭೂತಾ | 30
ಅಥ ಸ್ವಸ್ತಾತ್ ಶಕ್ತಿ ನಿರ್ಗತಾ ಯೀಶುರೇತನ್ಯನಸಾ ಜ್ಞಾತ್ವಾ ಲೋಕನಿವಹಂ
ಪ್ರತಿ ಮುಖಂ ವ್ಯಾವೃತ್ಯ ಪೃಷ್ಠವಾನ್ ಕೇನ ಮದ್ವಸ್ತ್ರಂ ಸ್ಪೃಷ್ಣಂ? 31 ತತಸ್ತಸ್ಯ
ಶಿಷ್ಯಾ ಊಚುಃ ಭವತೋ ವಪುಷಿ ಲೋಕಾಃ ಸಂಘರ್ಷನ್ತ ತದ್ ದೃಷ್ಟ್ವಾ

ಕೇನ ಮದ್ದಸ್ತಂ ಸ್ವಾಷ್ಟಮಿತಿ ಕುತಃ ಕಥಯತಿ? 32 ಕಿನ್ನು ಕೇನ ತತ್ ಕರ್ಮೈ ಕೃತಂ ತದ್ ದ್ರಷ್ಟುಂ ಯೀಶುಶ್ರುತುರ್ದಿಶೋ ದೃಷ್ಟವಾನ್ | 33 ತತಃ ಸಾ ಸ್ತ್ರೀ ಭೀತಾ ಕಮಿತ್ತಾ ಚ ಸತೀ ಸ್ವಸ್ವಾ ರುಕ್ಮತಿಕ್ರಿಯಾ ಜಾತೇತಿ ಜ್ಞಾತ್ವಾಕೃತ್ಯ ತತ್ಸಮ್ಭವೇ ಪತಿತ್ವಾ ಸರ್ವವೃತ್ತಾಂತಂ ಸತ್ಯಂ ತಸ್ಮೈ ಕಥಯಾಮಾಸ | 34 ತದಾನೀಂ ಯೀಶುಸ್ತಾಂ ಗದಿತವಾನ್, ಹೇ ಕನ್ಯೇ ತವ ಪ್ರತೀತಿಸ್ತಾವ್ ಅರೋಗಾಮಕರೋತ್ ತ್ವಂ ಕ್ಷೇಮೇಣ ವ್ರಜ ಸ್ವರೋಗಾನ್ಮುಕ್ತಾ ಚ ತಿಷ್ಠ | 35 ಇತಿವಾಕ್ಯವದನಕಾಲೇ ಭಜನಗೃಹಾಧಿಪಸ್ಯ ನಿವೇಶನಾಲ ಲೋಕಾ ಏತ್ಯಾಧಿಪಂ ಬಭಾಷಿರೇ ತವ ಕನ್ಯಾ ಮೃತಾ ತಸ್ಮಾದ್ ಗುರುಂ ಪುನಃ ಕುತಃ ಕ್ಲಿಶಾಸಿ? 36 ಕಿನ್ನು ಯೀಶುಸ್ತದ್ ವಾಕ್ಯಂ ಶ್ರುತ್ವೈವ ಭಜನಗೃಹಾಧಿಪಂ ಗದಿತವಾನ್ ಮಾ ಭ್ಯಷೀಃ ಕೇವಲಂ ವಿಶ್ವಾಸಿಹಿ | 37 ಅಥ ಪಿತರೋ ಯಾಕೂಬ್ ತದ್ವ್ಯಾತಾ ಯೋಹನ್ ಚ ಏತಾನ್ ವಿನಾ ಕಮಪಿ ಸ್ವಪಶ್ಚಾದ್ ಯಾತುಂ ನಾನ್ವಮನ್ಯತ | 38 ತಸ್ಯ ಭಜನಗೃಹಾಧಿಪಸ್ಯ ನಿವೇಶನಸಮೀಪಮ್ ಆಗತ್ಯ ಕಲಹಂ ಬಹುರೋದನಂ ವಿಲಾಪ್ಯ ಕುರ್ವತೋ ಲೋಕಾನ್ ದದರ್ಶ | 39 ತಸ್ಮಾನ್ ನಿವೇಶನಂ ಪ್ರವಿಶ್ಯ ಪೋರಕ್ವವಾನ್ ಯೂಯಂ ಕುತ ಇತ್ಯಂ ಕಲಹಂ ರೋದನಂ ಕುರುಥ? ಕನ್ಯಾ ನ ಮೃತಾ ನಿದ್ರಾತಿ | 40 ತಸ್ಮಾತ್ತೇ ತಮುಪಜಹುಃ ಕಿನ್ನು ಯೀಶುಃ ಸರ್ವಾನ್ ಬಹಿಷ್ಕೃತ್ಯ ಕನ್ಯಾಯಾಃ ಪಿತರೌ ಸ್ವಸಜ್ಜಿನಶ್ಚ ಗೃಹೀತ್ವಾ ಯತ್ ಕನ್ಯಾಸೀತ್ ತತ್ ಸ್ಥಾನಂ ಪ್ರವಿಷ್ಟವಾನ್ | 41 ಅಥ ಸ ತಸ್ಯಾಃ ಕನ್ಯಾಯಾ ಹಸ್ತೌ ಧೃತ್ವಾ ತಾಂ ಬಭಾಷೇ ಟಾಲೀಣಾ ಕೂಮೀ, ಅರ್ಥತೋ ಹೇ ಕನ್ಯೇ ತ್ವಮುತ್ಪಿಷ್ಯ ಇತ್ಯಾಜ್ಞಾಪಯಾಮಿ | 42 ತುನ್ಯೈವ ತತ್ಕ್ಷಣಂ ಸಾ ದ್ವಾದಶವರ್ಷವಯಸ್ಸಾ ಕನ್ಯಾ ಪೋತ್ಯಾಯ ಚಲಿತಮಾರೇಭೇ, ಇತಃ ಸರ್ವೇ ಮಹಾವಿಸ್ಮಯಂ ಗತಾಃ | 43 ತತಃ ಏತಸ್ಯೈ ಕಿಷ್ಟೈಶ್ಚ ಖಾದ್ಯಂ ದತ್ತೇತಿ ಕಥಯಿತ್ವಾ ಏತತ್ಕರ್ಮೈ ಕಮಪಿ ನ ಜ್ಞಾಪಯತೇತಿ ದೃಢಮಾದಿಷ್ಟವಾನ್ |

6 ಅನನ್ತರಂ ಸ ತತ್ನಾನ್ತಾತ್ ಪ್ರಸ್ಥಾಯ ಸ್ವಪ್ರದೇಶಮಾಗತಃ ಶಿಷ್ಯಾಶ್ಚ ತತ್ಪಶ್ಯಾದ್ ಗತಾಃ | 2 ಅಥ ವಿಶ್ರಾಮವಾರೇ ಸತಿ ಸ ಭಜನಗೃಹೇ ಉಪದೇಷ್ಟುಮಾರಬ್ಧವಾನ್ ತತೋನೇಕೇ ಲೋಕಾಸ್ತತ್ಪಥಾಂ ಶ್ರುತ್ವಾ ವಿಸ್ಮಿತೈ ಜಗದುಃ, ಅಸ್ಯ ಮನುಜಸ್ಯ ಈದೃಶೀ ಅಶ್ಚರ್ಯ್ಯಕ್ರಿಯಾ ಕಸ್ಮಾಜ್ ಜಾತಾ? ತಥಾ ಸ್ವಕರಾಭ್ಯಾನ್ ಇತ್ಯಮುದ್ಯತಂ ಕರ್ಮೈ ಕರ್ತವ್ಯಮ್ ಏತಸ್ಯೈ ಕಥಂ ಜ್ಞಾನಂ ದತ್ತಮ್? 3 ಕಿಮಯಂ ಮರಿಯಮಃ ಪುತ್ರಸ್ತಜ್ಞಾ ನೋ? ಕಿಮಯಂ ಯಾಕೂಬ್-ಯೋಸಿ-ಯಿಹುದಾ-ಶಿಮೋನಾಂ ಭ್ರಾತಾ ನೋ? ಅಸ್ಯ ಭಗಿನ್ಯೈ ಕಿಮಿಹಾಸ್ತಾಭಿಃ ಸಹ ನೋ? ಇತ್ಯಂ ತೇ ತದರ್ಥೇ ಪ್ರತ್ಯೂಹಂ ಗತಾಃ | 4 ತದಾ ಯೀಶುಸ್ಯೇಭ್ಯೋಽಕಥಯತ್ ಸ್ವದೇಶಂ ಸ್ವಕುಟುಮ್ಬಾನ್ ಸ್ವಪರಿಜನಾಂಶ್ಚ ವಿನಾ ಕುತ್ರಾಪಿ ಭವಿಷ್ಯದ್ವಾದೀ ಅಸತ್ಯತೋ ನ ಭವತಿ | 5 ಅಪರಂಶ್ಚ ತೇಷಾಮಪ್ರತ್ಯಯಾತ್ ಸ ವಿಸ್ಮಿತಃ ಕಿಯತಾಂ ರೋಗಿಣಾಂ ವಪುಃಷು ಹಸ್ತಮ್ ಅರ್ಪಯಿತ್ವಾ ಕೇವಲಂ ತೇಷಾಮಾರೋಗೈಕರಕಾದ್ ಅನ್ಯತ್ ಕಿಮಪಿ ಚಿತ್ರಕಾರ್ಯಂ ಕರ್ತಾಂ ನ ಶಕ್ತಃ | 6 ಅಥ ಸ ಚತುರ್ದಿಕ್ಸು ಗ್ರಾಮಾನ್ ಭ್ರಮಿತ್ವಾ ಉಪದಿಷ್ಟವಾನ್ 7 ದ್ವಾದಶಶಿಷ್ಯಾನ್ ಅಹೂಯ ಅಮೇಧ್ಯಭೂತಾನ್ ವಶೀಕರ್ತಾಂ ಶಕ್ತಿಂ ದತ್ತಾ ತೇಷಾಂ ದ್ವೌ ದ್ವೌ ಜನೋ ಪ್ರೇಷಿತವಾನ್ | 8 ಪುನರಿತ್ಯಾದಿಶದ್ ಯೂಯಮ್ ಏಕೈಕಾಂ ಯಷ್ಟಿಂ ವಿನಾ ವಸ್ತಸಂಪುಟಃ ಪೂಪಃ ಕಟಿಬನ್ಯೇ ತಾಮ್ರಬಿಣ್ಣಿಚ್ಚ ಏಷಾಂ ಕಿಮಪಿ ಮಾ ಗ್ರಹೀತ, 9 ಮಾರ್ಗಯಾತ್ರಾಯೈ ಪಾದೇಷೂಪಾನಹೌ ದತ್ತಾ ದ್ವೇ ಉತ್ತರೀಯೇ ಮಾ ಪರಿಧದ್ವಂ | 10 ಅಪರಮಪ್ಯುಕ್ತಂ ತೇನ ಯೂಯಂ ಯಸ್ಯಾಂ ಪುರ್ಯಾಂ ಯಸ್ಯ ನಿವೇಶನಂ ಪ್ರವೇಕ್ಷ್ಯಥ

ತಾಂ ಪುರೀಂ ಯಾವನ್ನ ತ್ಯಕ್ತ್ವಥ ತಾವತ್ ತನ್ನಿವೇಶನೇ ಸ್ಥಾಸ್ಯಥ | 11 ತತ್ರ ಯದಿ ಕೇಪಿ ಯುಷ್ಮಾಕಮಾತಿಥ್ಯಂ ನ ವಿದಧತಿ ಯುಷ್ಮಾಕಂ ಕಥಾಶ್ಚ ನ ಶೃಣ್ವನ್ತಿ ತರ್ಹಿ ತತ್ನಾನ್ತಾತ್ ಪ್ರಸ್ಥಾನಸಮಯೇ ತೇಷಾಂ ವಿರುದ್ಧಂ ಸಾಕ್ಷ್ಯಂ ದಾತುಂ ಸ್ವಪಾದಾನಾಸ್ಥಾಲ್ಯ ರಜಃ ಸಮ್ವತಯತ; ಅಹಂ ಯುಷ್ಮಾನ್ ಯಥಾರ್ಥಂ ವಚಿ ವಿಚಾರದಿನೇ ತನ್ನಿಗರಸ್ಥಾವಸ್ಥಾತಃ ಸಿದೋಮಾಮೋರಯೋ ನಗರಯೋರವಸ್ಥಾ ಸಹ್ಯತರಾ ಭವಿಷ್ಯತಿ | 12 ಅಥ ತೇ ಗತ್ವಾ ಲೋಕಾನಾಂ ಮನಃಪರಾವರ್ತನೀಃ ಕಥಾ ಪ್ರಚಾರಿತವನ್ತಃ | 13 ಏವಮನೇಕಾನ್ ಭೂತಾಂಶ್ಚ ತ್ಯಾಜಿತವನ್ತಸ್ತಥಾ ತೈಲೇನ ಮರ್ಧಯಿತ್ವಾ ಬಹೂನ್ ಜನಾನರೋಗಾನಕಾರ್ಪುಃ | 14 ಇತ್ಯಂ ತಸ್ಯ ಸುಖಾತಿಶ್ರುತುರ್ದಿಶೋ ವ್ಯಾಪ್ತಾ ತದಾ ಹೇರೋದ್ ರಾಜಾ ತನ್ನಿಶಮ್ಯ ಕಥಿತವಾನ್, ಯೋಹನ್ ಮಜ್ಜಕಃ ಶೃಶಾನಾನ್ ಉತ್ತಿತ ಅತೋಹೇತೋಸೇನ ಸರ್ವಾ ಏತಾ ಅದ್ಭುತಕ್ರಿಯಾಃ ಪ್ರಕಾಶನೈ | 15 ಅನ್ಯೇಽಕಥಯನ್ ಅಯಮ್ ಏಲಿಯಃ, ಕೇಪಿ ಕಥಿತವನ್ತ ಏಷ ಭವಿಷ್ಯದ್ವಾದೀ ಯದ್ವಾ ಭವಿಷ್ಯದ್ವಾದಿನಾಂ ಸದ್ಭೃಶ ಏಕೋಯಮ್ | 16 ಕಿನ್ನು ಹೇರೋದ್ ಇತ್ಯಾಕರ್ಣ್ಯ ಭಾಷಿತವಾನ್ ಯಸ್ಯಾಹಂ ಶಿರಶ್ಚಿನ್ನವಾನ್ ಸ ಏವ ಯೋಹನಯಂ ಸ ಶೃಶಾನಾದುದತಿಷ್ಯತ್ | 17 ಪೂರ್ವಂ ಸ್ವಭ್ರಾತುಃ ಫಿಲಿಪ್ಪಸ್ ಪತ್ನ್ಯಾ ಉದಾಹಂ ಕೃತವನ್ತಂ ಹೇರೋದಂ ಯೋಹನವಾದೀತ್ ಸ್ವಭ್ರಾತೃವಧೂ ನ್ನ ವಿವಾಹ್ಯಾ | 18 ಅತಃ ಕಾರಣಾತ್ ಹೇರೋದ್ ಲೋಕಂ ಪ್ರಹಿತ್ಯ ಯೋಹನಂ ಧೃತ್ವಾ ಬನ್ಧನಾಲಯೇ ಬದ್ಧವಾನ್ | 19 ಹೇರೋದಿಯಾ ತಸ್ಮೈ ಯೋಹನೇ ಪ್ರಕುಪ್ಯ ತಂ ಹನ್ತುಮ್ ಐಚ್ಛತ್ ಕಿನ್ನು ನ ಶಕ್ತಾ. 20 ಯಸ್ಮಾದ್ ಹೇರೋದ್ ತಂ ಧಾರ್ಮಿಕಂ ಸತ್ಪುರುಷ್ಯಾ ಜ್ಞಾತ್ವಾ ಸಮನ್ಯ ರಕ್ಷಿತವಾನ್; ತತ್ಪಥಾಂ ಶ್ರುತ್ವಾ ತದನುಸಾರೇಣ ಬಹೂನಿ ಕರ್ಮಾಣಿ ಕೃತವಾನ್ ಹ್ಯಷ್ಟಮನಾಸ್ತದುಪದೇಶಂ ಶ್ರುತವಾಂಶ್ಚ | 21 ಕಿನ್ನು ಹೇರೋದ್ ಯದಾ ಸ್ವಜನ್ಮದಿನೇ ಪ್ರಧಾನಲೋಕೇಭ್ಯಃ ಸೇನಾನೀಭ್ಯಶ್ಚ ಗಾಲೀಲ್ಯದೇಶೀಯಶ್ರೇಷ್ಠಲೋಕೇಭ್ಯಶ್ಚ ರಾತ್ರೌ ಭೋಜ್ಯಮೇಕಂ ಕೃತವಾನ್ 22 ತಸ್ಮಿನ್ ಶುಭದಿನೇ ಹೇರೋದಿಯಾಯಾಃ ಕನ್ಯಾ ಸಮೇತ್ಯ ತೇಷಾಂ ಸಮಕ್ಷಂ ಸಂನ್ಯತ್ಯ ಹೇರೋದಸ್ಯೇನ ಸಹೋಪವಿಷ್ಣಾನಾಚ್ಚ ತೋಷಮಜೀಜನತ್ ತತಾ ನೃಪಃ ಕನ್ಯಾಮಾಹ ಸ್ಮ ಮತ್ತೋ ಯದ್ ಯಾಚಸೇ ತದೇವ ತುಭ್ಯಂ ದಾಸ್ಯೇ | 23 ಶಪಥಂ ಕೃತ್ವಾಕಥಯತ್ ಚೇದ್ ರಾಜ್ಯಾರ್ಧಮಪಿ ಯಾಚಸೇ ತದಪಿ ತುಭ್ಯಂ ದಾಸ್ಯೇ | 24 ತತಃ ಸಾ ಬಹಿ ಗತ್ತಾ ಸ್ವಮಾತರಂ ಪಪ್ರಚ್ಛ ಕಿಮಹಂ ಯಾಚಿಷ್ಯೇ? ತದಾ ಸಾಕಥಯತ್ ಯೋಹನೋ ಮಜ್ಜಕಸ್ಯ ಶಿರಃ | 25 ಅಥ ತೂರ್ಣಂ ಭೂಪಸಮೀಪಮ್ ಏತ್ಯ ಯಾಚಮಾನಾವದತ್ ಕ್ಷಣೇಸ್ಮಿನ್ ಯೋಹನೋ ಮಜ್ಜಕಸ್ಯ ಶಿರಃ ಪಾತ್ರೇ ನಿಧಾಯ ದೇಹಿ, ಏತದ್ ಯಾಚೇಽಹಂ | 26 ತಸ್ಮಾತ್ ಭೂಪೋಽತಿದುಃಖಿತಃ, ತಥಾಪಿ ಸ್ವಶಪಥಸ್ಯ ಸಹಭೋಜಿನಾಇವಾನುರೋಧಾತ್ ತದನಜ್ಞೇಕರ್ತುಂ ನ ಶಕ್ತಃ | 27 ತತ್ಕ್ಷಣಂ ರಾಜಾ ಘಾತಕಂ ಪ್ರೇಷ್ಯ ತಸ್ಯ ಶಿರ ಅನೇತುಮಾದಿಷ್ಟವಾನ್ | 28 ತತಃ ಸ ಕಾರಾಗಾರಂ ಗತ್ವಾ ತಚ್ಚಿರಶ್ಚಿತ್ತಾ ಪಾತ್ರೇ ನಿಧಾಯಾನೀಯ ತಸ್ಮೈ ಕನ್ಯಾಯೈ ದತ್ತವಾನ್ ಕನ್ಯಾ ಚ ಸ್ವಮಾತ್ರೇ ದದೌ | 29 ಅನನತರಂ ಯೋಹನಃ ಶಿಷ್ಯಾಸ್ತದ್ವಾರ್ತಾಂ ಪ್ರಾಪ್ಯಾಕೃತ್ಯ ತಸ್ಯ ಕುಣಪಂ ಶೃಶಾನೇಽಸ್ಥಾಪಯನ್ | 30 ಅಥ ಪ್ರೇಷಿತಾ ಯೀಶೋಃ ಸನ್ನಿಧೌ ಮಿಲಿತಾ ಯದ್ ಯಚ್ ಚಕ್ರುಃ ಶಿಕ್ಷಯಾಮಾಸುಶ್ಚ ತತ್ವರ್ವವಾರ್ತಾಸ್ತಸ್ಮೈ ಕಥಿತವನ್ತಃ | 31 ಸ ತಾನುವಾಚ ಯೂಯಂ ವಿಜನಸ್ಥಾನಂ ಗತ್ವಾ ವಿಶ್ರಾಮ್ಯತ ಯತ್ಸತ್ಸನ್ನಿಧೌ

ಬಹುಲೋಕಾನಾಂ ಸಮಾಗಮಾತ್ ತೇ ಭೋಕ್ತುಂ ನಾವಕಾಶಂ ಪ್ರಾಪ್ತಾಃ |
32 ತತಸ್ತೇ ನಾವಾ ವಿಜನಸ್ಥಾನಂ ಗುಪ್ತಂ ಗಗ್ನುಃ | **33** ತತೋ
ಲೋಕನಿವಹಸ್ತೇಷಾಂ ಸ್ಥಾನಾನ್ವರಯಾನಂ ದದರ್ಶ, ಅನೇಕೇ ತಂ ಪರಿಚಿತ್ಯ
ನಾನಾಪರೇಭ್ಯಃ ಪದ್ಮವರ್ಜಿತಾ ಜವೇನ ತೈಷಾಮಗ್ರೇ ಯೀಶೋಃ ಸಮೀಪ
ಲುಪತಸ್ತುಃ | **34** ತದಾ ಯೀಶುರ್ನಾವೋ ಬಹಿರ್ಗತ್ಯ ಲೋಕಾರಣ್ಯಾನೀಂ
ದೃಷ್ಟ್ವಾ ತೇಷು ಕರುಣಾಂ ಕೃತವಾನ್ ಯತಸ್ತೇಽರಕ್ಷಕಮೇಷಾ ಇವಾಸನ್
ತದಾ ಸ ತಾನ ನಾನಾಪ್ರಸಂಜ್ಞಾಣಿ ಉಪದಿಷ್ಟವಾನ್ | **35** ಅಥ ದಿವಾನ್ತೇ ಸತಿ
ಶಿಷ್ಯಾ ಏತ್ಯ ಯೀಶುಮೂಚಿರೇ, ಇದಂ ವಿಜನಸ್ಥಾನಂ ದಿನಇಚ್ಛವಸನ್ನಂ |
36 ಲೋಕಾನಾಂ ಕಿಮಪಿ ಖಾದ್ಯಂ ನಾಸ್ತಿ, ಅತಶ್ಚತುರ್ದಿಕ್ಷು ಗ್ರಾಮಾನ್
ಗನ್ತುಂ ಭೋಜ್ಯದ್ರವ್ಯಾಣಿ ಕ್ರೇತುಷು ಭವಾನ್ ತಾನ್ ವಿಸೃಜತು | **37** ತದಾ
ಸ ತಾನುವಾಚ ಯೂಯಮೇವ ತಾನ್ ಭೋಜಯತು; ತತಸ್ತೇ ಜಗದು
ವರ್ಯಂ ಗತ್ವಾ ದ್ವಿತತಸಂಖ್ಯಕೈ ಮುರ್ದ್ರಾಪಾದ್ಯಃ ಪೂಪಾನ್ ಕ್ರೀತ್ವಾ ಕಿಂ
ತಾನ್ ಭೋಜಯಿಷ್ಯಾಮಃ? **38** ತದಾ ಸ ತಾನ್ ಪೃಷ್ಠವಾನ್ ಯುಷ್ಮಾಕಂ
ಸನ್ನಿಧೌ ಕತಿ ಪೂಪಾ ಅಸತೇ? ಗತ್ವಾ ಪಶ್ಯತು; ತತಸ್ತೇ ದೃಷ್ಟ್ವಾ ತಮವದನ್
ಪಶ್ಯ ಪೂಪಾ ದ್ವೈಮತ್ಸ್ಯೋ ಚ ಸನ್ನಿ | **39** ತದಾ ಸ ಲೋಕಾನ್ ಶಸ್ತೋಪರಿ
ಪಂಕ್ತಿಭಿರುಪವೇಶಯಿತುಮ್ ಆದಿಷ್ಟವಾನ್, **40** ತತಸ್ತೇ ಶತಂ ಶತಂ
ಜನಾಃ ಪಶ್ಯಾಶತ್ ಪಶ್ಯಾಶಜ್ಜನಾಶ್ಚ ಪಂಕ್ತಿಭಿ ಭೂವಿ ಸಮುಪವಿಮಿಶುಃ |
41 ಅಥ ಸ ತಾನ್ ಪಶ್ಯಪೂಪಾನ್ ಮತ್ಸ್ಯದ್ವಯಂಧ್ಯಾ ಧೃತ್ವಾ ಸ್ವರ್ಗಂ ಪಶ್ಯನ್
ಈಶ್ವರಗುಣಾನ್ ಅನ್ಯಕೀರ್ತಯತ್ ತಾನ್ ಪೂಪಾನ್ ಭಂಕ್ತ್ವಾ ಲೋಕೇಭ್ಯಃ
ಪರಿವೇಷಯಿತುಂ ಶಿಷ್ಯೇಭ್ಯೋ ದತ್ತವಾನ್ ದ್ವಾ ಮತ್ಸ್ಯೋ ಚ ವಿಭಜ್ಯ
ಸರ್ವೇಭ್ಯೋ ದತ್ತವಾನ್ | **42** ತತಃ ಸರ್ವೇ ಭುಕ್ತ್ವಾತ್ಮಪ್ಯನ್ | **43** ಅನನ್ವರಂ
ಶಿಷ್ಯಾ ಅವಶಿಷ್ಟೈಃ ಪೂಪೈ ಮುರ್ದ್ರಾಶ್ಚ ಪೂರ್ಣಾನ್ ದ್ವದಶ ಡಲ್ಲಕಾನ್
ಜಗ್ನುಃ | **44** ತೇ ಭೋಕ್ತಾರಃ ಪ್ರಾಯಃ ಪಶ್ಯ ಸಹಸ್ರಾಣಿ ಪುರುಷಾ ಅಸನ್ |
45 ಅಥ ಸ ಲೋಕಾನ್ ವಿಸೃಜನ್ತೇವ ನಾವಮಾರೋಡುಂ ಸ್ವಸ್ಥಾದಗ್ರೇ
ಪಾರೇ ಬೈತ್ಸ್ಯೋದಾಪುರಂ ಯಾತುಷ್ಚ ಶ್ವಿನ್ ವಾಥಮಾದಿಷ್ಟವಾನ್ | **46**
ತದಾ ಸ ಸರ್ವಾನ್ ವಿಸೃಜ್ಯ ಪ್ರಾರ್ಥಯಿತುಂ ಪರ್ವತಂ ಗತಃ | **47** ತತಃ
ಸನ್ನ್ಯಾಯಾಂ ಸತ್ಯಾಂ ನೌಃ ಸಿನ್ಧುಮದ್ಯ ಉಪಸ್ಥಿತಾ ಕಿನ್ಯು ಸ ಏಕಾಕೀ ಸ್ಥಲೇ
ಸ್ಥಿತಃ | **48** ಅಥ ಸಮ್ನುಖವಾತವಹನಾತ್ ಶಿಷ್ಯಾ ನಾವಂ ವಾಹಯಿತ್ವಾ
ಪರಿಶ್ರಾನ್ತಾ ಇತಿ ಜ್ಞಾತ್ವಾ ಸ ನಿಶಾಚತುರ್ಥಯಾಮೇ ಸಿನ್ಧೂಪರಿ ಪದ್ಧ್ಯಾಂ
ವ್ರಜನ್ ತೇಷಾಂ ಸಮೀಪಮೇತ್ಯ ತೇಷಾಮಗ್ರೇ ಯಾತುಮ್ ಉದ್ಯತಃ |
49 ಕಿನ್ಯು ಶಿಷ್ಯಾಃ ಸಿನ್ಧೂಪರಿ ತಂ ವ್ರಜನ್ತಂ ದೃಷ್ಟ್ವಾ ಭೂತಮನುಮಾಯ
ರುರುವುಃ, **50** ಯತಃ ಸರ್ವೇ ತಂ ದೃಷ್ಟ್ವಾ ವ್ಯಾಕುಲಿತಾಃ | ಅತಃಪವ
ಯೀಶುಸ್ತತ್ಕಣಂ ತೈಃ ಸಹಾಲಪ್ಯ ಕಥಿತವಾನ್, ಸುಸ್ಥಿರಾ ಭೂತ, ಅಯಮಹಂ
ಮಾ ಭೈಷ್ಟ | **51** ಅಥ ನೌಕಾಮಾರುಧ್ಯ ತಸ್ಮಿನ್ ತೇಷಾಂ ಸನ್ನಿಧಿಂ ಗತೇ
ವಾತೋ ನಿವೃತ್ತಃ; ತಸ್ಮಾತ್ತೇ ಮನಃಸು ವಿಸ್ಥಿತಾ ಅಶ್ಚರ್ಯಂ ಮೇನಿರೇ |
52 ಯತಸ್ತೇ ಮನಸಾಂ ಕಾಠಿನ್ಯಾತ್ ತತ್ ಪೂಪೀಯಮ್ ಅಶ್ಚರ್ಯಂ
ಕರ್ಮ್ಯ ನ ವಿವಿಕ್ತವನ್ | **53** ಅಥ ತೇ ಪಾರಂ ಗತ್ವಾ ಗಿಣೇಷರತ್ನದೇಶಮೇತ್ಯ
ತಟಿ ಉಪಸ್ಥಿತಾಃ | **54** ತೇಷು ನೌಕಾತೋ ಬಹಿರ್ಗತೇಷು ತತ್ರದೇಶೀಯಾ
ಲೋಕಾಸ್ತಂ ಪರಿಚಿತ್ಯ **55** ಚತುರ್ದಿಕ್ಷು ಧಾವನ್ತೋ ಯತ್ರ ಯತ್ರ ರೋಗಿಣೋ
ನರಾ ಅಸನ್ ತಾನ್ ಸರ್ವಾನ್ ಖಟ್ಟೋಪರಿ ನಿಧಾಯ ಯತ್ರ ಕುತ್ರಚಿತ್
ತದ್ವಾರ್ತಾಂ ಪ್ರಾಪುಃ ತತ್ ಸ್ಥಾನಮ್ ಅನೇತುಮ್ ಆರೇಭಿರೇ | **56** ತಥಾ
ಯತ್ರ ಯತ್ರ ಗ್ರಾಮೇ ಯತ್ರ ಯತ್ರ ಪುರೇ ಯತ್ರ ಯತ್ರ ಪಲ್ಲಾಙ್ಗು ತೇನ
ಪ್ರವೇಶುಃ ಕೃತಸ್ತದ್ವರ್ತಮದ್ಯೇ ಲೋಕಾಃ ಪೀಡಿತಾನ್ ಸ್ಥಾಪಯಿತ್ವಾ ತಸ್ಯ

ಚೇಲಗ್ರನ್ಥಿಮಾತ್ರಂ ಸ್ವಷ್ಟುಮ್ ತೇಷಾಮರ್ಥೇ ತದನುಜ್ಞಾಂ ಪ್ರಾರ್ಥಯನ್ತಃ
ಯಾವನ್ನೋ ಲೋಕಾಃ ಪಸ್ತುಶಸ್ತಾವನ್ತ ಏವ ಗದಾನುಕ್ತಾಃ |
7 ಅನನ್ವರಂ ಯಿರೂಶಾಲಮ ಆಗತಾಃ ಫಿರೂಶಿನೋಽಧ್ಯಾಪಕಾಶ್ಚ
ಯೀಶೋಃ ಸಮೀಪಮ್ ಆಗತಾಃ | **2** ತೇ ತಸ್ಯ ಕಿಯತಃ
ಶಿಷ್ಯಾನ್ ಅಶುಚಿಕರ್ಮರಥಾರ್ಥ ಅಪ್ರಕ್ಷಾಲಿತಹಸ್ತೈ ಭುಙ್ಕ್ತುತೋ ದೃಷ್ಟ್ವಾ
ತಾನದೂಷಯನ್ | **3** ಯತಃ ಫಿರೂಶಿನಃ ಸರ್ವಯಿಹೂದೀಯಾಶ್ಚ
ಪ್ರಾಚಾಂ ಪರಮ್ಪರಾಗತವಾಕ್ಯಂ ಸಮ್ನನ್ಯ ಪ್ರತಲೇನ ಹಸ್ತಾನ್ ಅಪ್ರಕ್ಷಾಲ್ಯ
ನ ಭುಙ್ಕ್ತುತೇ | **4** ಅಪನಾದಾಗತ್ಯ ಮಜ್ಜನಂ ವಿನಾ ನ ಖಾದನ್ತಿ; ತಥಾ
ಪಾನಪಾತ್ರಾಣಾಂ ಜಲಪಾತ್ರಾಣಾಂ ಪಿತ್ರಲಪಾತ್ರಾಣಾಮ್ ಅಸನಾನಾಙ್ಗ
ಜಲೇ ಮಜ್ಜನಮ್ ಇತ್ಯಾದಯೋನ್ಯೇಪಿ ಬಹವಸ್ತೇಷಾಮಾಚಾರಾಃ ಸನ್ನಿ |
5 ತೇ ಫಿರೂಶಿನೋಽಧ್ಯಾಪಕಾಶ್ಚ ಯೀಶುಂ ಪಪ್ರಚ್ಛುಃ, ತವ ಶಿಷ್ಯಾಃ
ಪ್ರಾಚಾಂ ಪರಮ್ಪರಾಗತವಾಕ್ಯಾನುಸಾರೇಣ ನಾಚರನ್ತೋಽಪ್ರಕ್ಷಾಲಿತಕರ್ಮೈಃ
ಕುತೋ ಭುಜಂತೇ? **6** ತತಃ ಸ ಪ್ರತ್ಯುವಾಚ ಕಪಟಿನೋ ಯುಷ್ಮಾನ್
ಉದ್ದಿಶ್ಯ ಯಿಶಯಿಯುಭವಿಷ್ಯದ್ವಾದೀ ಯುಕ್ತಮವಾದೀತ್ | ಯಥಾ
ಸ್ವಕೀರ್ಯೈರಧರೈರೇತೇ ಸಮ್ನನ್ತತೇ ಸದೈವ ಮಾಂ | ಕಿನ್ಯು ಮತ್ತೋ
ವಿಪ್ರಕರ್ಷೇ ಸನ್ನಿ ತೇಷಾಂ ಮನಾಂನಿ ಚ | **7** ಶಿಕ್ಷಯನ್ನೋ ಬಿದೀನ್ ನ್ಯಾಜ್ಞಾ
ಭಜನ್ತೇ ಮಾಂ ಮುದೈವ ತೇ | **8** ಯೂಯಂ ಜಲಪಾತ್ರಪಾನಪಾತ್ರಾದೀನಿ
ಮಜ್ಜಯನ್ನೋ ಮನುಜಪರಮ್ಪರಾಗತವಾಕ್ಯಂ ರಕ್ಷಥ ಕಿನ್ಯು ಈಶ್ವರಾಜ್ಞಾಂ
ಲಂಘ್ಯದೇ; ಅಪರಾ ಈದೃಶ್ಯೋನೇಕಾಃ ಕ್ರಿಯಾ ಅಪಿ ಕುರುದೇ | **9**
ಅನ್ಯಇಚ್ಛಕಥಯತ್ ಯೂಯಂ ಸ್ವಪರಮ್ಪರಾಗತವಾಕ್ಯಸ್ಯ ರಕ್ಷಾರ್ಥಂ
ಸ್ವಷ್ಟರೂಪೇಣ ಈಶ್ವರಾಜ್ಞಾಂ ಲೋಪಯಥ | **10** ಯತೋ ಮೂಸಾದ್ವಾರಾ
ಪ್ರೋಕ್ತಮಸ್ತಿ ಸ್ವಪಿತರೌ ಸಮ್ನನ್ಯದ್ವಂ ಯಸ್ತು ಮಾತರಂ ಪಿತರಂ ವಾ
ದುರ್ವಾಕ್ಯಂ ವಕ್ತಿ ಸ ನಿಶಾನ್ತಂ ಹನ್ಯತಾಂ | **11** ಕಿನ್ಯು ಮದೀಯೇನ
ಯೇನ ದ್ರವ್ಯೇಣ ತವೋಪಕಾರೋಭವತ್ ತತ್ ಕರ್ಬ್ವಾಣಮರ್ಥಾದ್
ಈಶ್ವರಾಯ ನಿವೇದಿತಮ್ ಇದಂ ವಾಕ್ಯಂ ಯದಿ ಕೋಪಿ ಪಿತರಂ
ಮಾತರಂ ವಾ ವಕ್ತಿ **12** ತರ್ಹಿ ಯೂಯಂ ಮಾತುಃ ಪಿತು ವೋಪಕಾರಂ
ಕರ್ತಾಂ ತಂ ವಾರಯಥ | **13** ಇತ್ಥಂ ಸ್ವಪ್ರಚಾರಿತಪರಮ್ಪರಾಗತವಾಕ್ಯೇನ
ಯೂಯಮ್ ಈಶ್ವರಾಜ್ಞಾಂ ಮುಧಾ ವಿದ್ಧೈ, ಈದೃಶಾನ್ಯನ್ಯಾನ್ಯೇಕಾನಿ
ಕರ್ಮಾಣಿ ಕುರುದೇ | **14** ಅಥ ಸ ಲೋಕಾನಾಹೂಯ ಬಭಾಷೇ
ಯೂಯಂ ಸರ್ವೇ ಮದ್ವಾಕ್ಯಂ ಶೃಣುತ ಬುದ್ಧ್ಯಶ್ಚ | **15** ಬಾಹ್ಯಾದನ್ವರಂ
ಪ್ರವಿಶ್ಯ ನರಮಮೇದ್ಯಂ ಕರ್ತಾಂ ಶಕ್ನೋತಿ ಈದೃಶಂ ಕಿಮಪಿ ವಸ್ತು
ನಾಸ್ತಿ, ವರಮ್ ಅನ್ವರಾದ್ ಬಹಿರ್ಗತಂ ಯದ್ವಸ್ತು ತನ್ಮನುಜಮ್
ಅಮೇದ್ಯಂ ಕರೋತಿ | **16** ಯಸ್ಯ ಶ್ರೋತುಂ ಶ್ರೋತೇ ಸ್ತಃ ಸ
ಶೃಣೋತು | **17** ತತಃ ಸ ಲೋಕಾನ್ ಹಿತ್ವಾ ಗೃಹಮದ್ಯಂ ಪ್ರವಿಷ್ಟಸ್ತದಾ
ಶಿಷ್ಯಾಸ್ತದೃಷ್ಟಾನ್ವವಾಕ್ಯಾರ್ಥಂ ಪಪ್ರಚ್ಛುಃ | **18** ತಸ್ಮಾತ್ ಸ ತಾನ್ ಜಗಾದ
ಯೂಯಮಪಿ ಕಿಮೇತಾದ್ಯಗಬೋಧಾಃ? ಕಿಮಪಿ ದ್ರವ್ಯಂ ಬಾಹ್ಯಾದನ್ವರಂ
ಪ್ರವಿಶ್ಯ ನರಮಮೇದ್ಯಂ ಕರ್ತಾಂ ನ ಶಕ್ನೋತಿ ಕಥಾಮಮಾಂ ಕಿಂ
ನ ಬುದ್ಧ್ಯದೇ? **19** ತತ್ ತದನ್ವನ ಪ್ರವಿಶತಿ ಕಿನ್ಯು ಕುಕ್ತಿಮದ್ಯಂ
ಪ್ರವಿಶತಿ ಶೇಷೇ ಸರ್ವಭುಕ್ತವಸ್ತುಗ್ರಾಹಿಣಿ ಬಹಿದೇಶೇ ನಿಯಾತಿ |
20 ಅಪರಮಪ್ಯವಾದೀ ಯನ್ನರಾನೀರೇತಿ ತದೇವ ನರಮಮೇದ್ಯಂ
ಕರೋತಿ | **21** ಯತೋಽನ್ವರಾದ್ ಅರ್ಥಾನ್ ಮಾನವಾನಾಂ ಮನೋಭ್ಯಃ
ಕುಚಿನ್ತಾ ಪರಸ್ತ್ರೀವೇಶ್ಯಾಗಮನಂ **22** ನರವಧಶ್ಚಾಯ್ಯಂ ಲೋಭೋ

ದುಷ್ಟತಾ ಪ್ರವಚನಾ ಕಾಮುಕತಾ ಕುಡ್ಡಿರೀಶ್ವರನಿನ್ನಾ ಗವ್ವಸ್ತಮ
 ಇತ್ಯಾದೀನಿ ನಿರ್ಗಚ್ಛನ್ತಿ | 23 ಏತಾನಿ ಸರ್ವಾಣಿ ದುರಿತಾನ್ಯನ್ತರಾದೇತ್ಯ
 ನರಮಮೇಧ್ಯಂ ಕುರ್ವನ್ತಿ | 24 ಅಥ ಸ ಉತ್ಪಾಂ ತತ್ಪಾನ್ತಾ
 ಸೋರಸೀದೋನ್ವರಪ್ರದೇಶಂ ಜಗಾಮ ತತ್ರ ಕಿಮಪಿ ನಿವೇಶನಂ ಪ್ರವಿಶ್ಯ
 ಸರ್ವೈರಜ್ಞಾತಃ ಸ್ಥಾತುಂ ಮತಿಶ್ಚಕ್ರೇ ಕಿನ್ತು ಗುಪ್ತಃ ಸ್ಥಾತುಂ ನ ಶಶಾಕ | 25
 ಯತಃ ಸುರಪೈನಿಕೀದೇಶೀಯಯೂನಾನೀವಂಶೋದ್ಭವಸ್ತ್ರಿಯಾಃ ಕನ್ಯಾ
 ಭೂತಗ್ರಾಸೀತ್ | ಸಾ ಸ್ತ್ರೀ ತದ್ಭಾರ್ತಾಂ ಪ್ರಾಪ್ಯ ತತ್ಪಮೀಪಮಾಗತ್ಯ
 ತಚ್ಚರಣಯೋಃ ಪತಿತ್ವಾ 26 ಸ್ವಕನ್ಯಾತೋ ಭೂತಂ ನಿರಾಕರ್ತಾಂ ತಸ್ಮಿನ್
 ವಿನಯಂ ಕೃತವತೀ | 27 ಕಿನ್ತು ಯೀಶುಸ್ತಾಮವದತ್ ಪ್ರಥಮಂ
 ಬಾಲಾಕಾಸ್ತಪ್ಸ್ಯನ್ಯ ಯತೋ ಬಾಲಾಕಾನಾಂ ಖಾದ್ಯಂ ಗೃಹೀತ್ಯಾ ಕುಕ್ಕುರೈಭ್ಯೋ
 ನಿಕ್ಷೇಪೋಽನುಚಿತಃ | 28 ತದಾ ಸಾ ಸ್ತ್ರೀ ತಮವಾದೀತ್ ಭೋಃ ಪ್ರಭೋ
 ತತ್ ಸತ್ಯಂ ತಥಾಪಿ ಮಿಷ್ಣಾಧಃಸ್ಥಾಃ ಕುಕ್ಕುರಾ ಬಾಲಾನಾಂ ಕರಪತಿತಾನಿ
 ಖಾದ್ಯಖಣ್ಣಾನಿ ಖಾದನ್ತಿ | 29 ತತಃ ಸೋಽಕಥಯದ್ ಏತತ್ಪಥಾಹೇತೋಃ
 ಸಕುಶಲಾ ಯಾಹಿ ತವ ಕನ್ಯಾಂ ತ್ಯಕ್ತ್ವಾ ಭೂತೋ ಗತಃ | 30 ಅಥ ಸಾ
 ಸ್ತ್ರೀ ಗೃಹಂ ಗತ್ವಾ ಕನ್ಯಾಂ ಭೂತತ್ಯಕ್ತಾಂ ಶಯಾಸ್ಥಿತಾಂ ದದಶ | 31
 ಪುನಶ್ಚ ಸ ಸೋರಸೀದೋನ್ವರಪ್ರದೇಶಾತ್ ಪ್ರಸ್ಥಾಯ ದಿಕಾಪಲಿದೇಶಸ್ಯ
 ಪ್ರಾನ್ತರಭಾಗೇನ ಗಾಲೀಲಲ್ಲಧೇಃ ಸಮೀಪಂ ಗತವಾನ್ | 32 ತದಾ
 ಲೋಕೈರೇಕಂ ಏಧಿರಂ ಕದ್ಯದ್ವಾ ನರಂ ತನ್ನಿಕಟಮಾನೀಯ ತಸ್ಯ ಗಾತ್ರೇ
 ಹಸ್ತಮರ್ಪಯಿತುಂ ವಿನಯಃ ಕೃತಃ | 33 ತತೋ ಯೀಶು ಲೋಕಾರಣ್ಯಾತ್
 ತಂ ನಿಜನಮಾನೀಯ ತಸ್ಯ ಕರ್ಣಯೋಜ್ವಲೀ ದದೌ ನಿಷ್ಕೀವಂ ದತ್ವಾ
 ಚ ತಜ್ಜಿಹ್ವಾಂ ಪಸ್ವಶ | 34 ಅನನ್ತರಂ ಸ್ವರ್ಗಂ ನಿರೀಕ್ಷ್ಯ ದೀರ್ಘಂ
 ನಿಶ್ಚಸ್ಯ ತಮವದತ್ ಇತಃಪತಃ ಅರ್ಥಾನ್ ಮುಕ್ತೋ ಭೂಯಾತ್ | 35
 ತತಸ್ತತ್ಕಣಂ ತಸ್ಯ ಕರ್ಣಂ ಮುಕ್ತೌ ಜಿಹ್ವಾಯಾಶ್ಚ ಜಾಡ್ಯಾಪಗಮಾತ್ ಸ
 ಸುಸ್ವಪ್ನವಾಕ್ಯಮಕಥಯತ್ | 36 ಅಥ ಸ ತಾನ್ ವಾಡಮಿತ್ಯಾದಿದೇಶ
 ಯೂಯಮಿಮಾಂ ಕಥಾಂ ಕಸ್ತೈಚಿದಪಿ ಮಾ ಕಥಯತ, ಕಿನ್ತು ಸ ಯತಿ
 ನೃಷೇಧತ್ ತೇ ತತಿ ಬಾಹುಲೈನ ಪ್ರಾಚಾರಯನ್; 37 ತೇಽತಿಚಮತ್ಕೃತ್ಯ
 ಪರಸ್ಪರಂ ಕಥಯಾಮಾಸುಃ ಸ ಬದಿರಾಯ ಶ್ರವಣಶಕ್ತಿಂ ಮೂಕಾಯ ಚ
 ಕಥನಶಕ್ತಿಂ ದತ್ವಾ ಸರ್ವಂ ಕರ್ಮೋತ್ತಮರೂಪೇಣ ಚಕಾರ |

8 ತದಾ ತತ್ಸಮೀಪಂ ಬಹವೋ ಲೋಕಾ ಆಯಾತಾ ಅತಸ್ತೇಷಾಂ
 ಭೋಜ್ಯದ್ರವ್ಯಾಭಾವಾದ್ ಯೀಶುಃ ಶಿಷ್ಯಾನಾಹೂಯ ಜಗಾದ, | 2
 ಲೋಕನಿವಹೇ ಮಮ ಕೃಪಾ ಜಾಯತೇ ತೇ ದಿನತ್ರಯಂ ಮಯಾ ಸಾರ್ಧಂ
 ಸನ್ತಿ ತೇಷಾಂ ಭೋಜ್ಯಂ ಕಿಮಪಿ ನಾಸ್ತಿ | 3 ತೇಷಾಂ ಮಧ್ಯೇಽನೇಕೇ
 ದೂರಾದ್ ಆಗತಾಃ, ಅಭುಕ್ತೇಷು ತೇಷು ಮಯಾ ಸ್ವಗೃಹಮಭಿಪ್ರಹಿತೇಷು
 ತೇ ಪಥಿ ಕ್ಷಮಿಷ್ಯನ್ತಿ | 4 ಶಿಷ್ಯಾ ಅವಾದಿಷುಃ, ಏತಾವತೋ ಲೋಕಾನ್
 ತರ್ಪಯಿತುಮ್ ಅತ್ರ ಪ್ರಸ್ತರೇ ಪೂಪಾನ್ ಪ್ರಾಪ್ತುಂ ಕೇನ ಶಕ್ಯತೇ? 5 ತತಃ ಸ
 ತಾನ್ ಪಪಚ್ಛಯುಷ್ಮಾಕಂ ಕತಿ ಪೂಪಾಃ ಸನ್ತಿ? ತೇಽಕಥಯನ್ ಸಪ್ಪ | 6 ತತಃ
 ಸ ತಾಲ್ಯೋಕಾನ್ ಭುವಿ ಸಮುಪವೇಷ್ಯುಮ್ ಅದಿಶ್ಯ ತಾನ್ ಸಪ್ಪ ಪೂಪಾನ್
 ಧೃತ್ಯಾಕಶ್ಚರಗುಣಾನ್ ಅನುಕೀರ್ತಯಾಮಾಸ, ಭಂಕ್ತ್ವಾ ಪರಿವೇಷಯಿತುಂ
 ಶಿಷ್ಯಾನ್ ಪ್ರತಿ ದದೌ, ತತಸ್ತೇ ಲೋಕೇಭ್ಯಃ ಪರಿವೇಷಯಾಮಾಸುಃ | 7
 ತಥಾ ತೇಷಾಂ ಸಮೀಪೇ ಯೇ ಕ್ಷುದ್ರಮತ್ಯಾ ಅಸನ್ ತಾನಪ್ಯಾದಾಯ
 ಈಶ್ವರಗುಣಾನ್ ಸಂಕೀರ್ತಯ ಪರಿವೇಷಯಿತುಮ್ ಅದಿಷ್ಟವಾನ್ | 8 ತತೋ
 ಲೋಕಾ ಭುಕ್ತ್ವಾ ತೃಪ್ತಿಂ ಗತಾ ಅವಶಿಷ್ಟಖಾದ್ಯೈಃ ಪೂರ್ಣಾಃ ಸಪ್ಪಡಲ್ಲಕಾ

ಗೃಹೀತಾಶ್ಚ | 9 ಏತೇ ಭೋಕ್ತಾರಃ ಪ್ರಾಯಶ್ಚತುಃ ಸಹಸ್ರಪುರುಷಾ ಆಸನ್
 ತತಃ ಸ ತಾನ್ ವಿಸಸರ್ಜ | 10 ಅಥ ಸ ಶಿಷ್ಯಃ ಸಹ ನಾವಮಾರುಹ್ಯ
 ದಲ್ಯಾನೂಧಾಸೀಮಾಮಾಗತಃ | 11 ತತಃ ಪರಂ ಫಿರೂಶಿನ ಅಗತ್ಯ ತೇನ
 ಸಹ ವಿವದಮಾನಾಸ್ತಸ್ಯ ಪರೀಕ್ಷಾರ್ಥಮ್ ಆಕಾಶೀಯಚಿಹ್ನಂ ದ್ರಷ್ಟುಂ
 ಯಾಚಿತವನ್ತಃ | 12 ತದಾ ಸೋಽನ್ವದೀರ್ಘಂ ನಿಶ್ಚಸ್ಯಾಕಥಯತ್, ಏತೇ
 ವಿದ್ಯಮಾನನರಾಃ ಕುತಶ್ಚಿನ್ತಂ ಮೃಗಯನ್ತೇ? ಯುಷ್ಮಾನಹಂ ಯಥಾರ್ಥಂ
 ಬ್ರವಿಮಿ ಲೋಕಾನೇತಾನ್ ಕಿಮಪಿ ಚಿಹ್ನಂ ನ ದರ್ಶಯಿಷ್ಯತೇ | 13 ಅಥ
 ತಾನ್ ಹಿತ್ವಾ ಪುನರ್ನಾರ್ವಮ್ ಆರುಹ್ಯ ಪಾರಮಗಾತ್ | 14 ಏತರ್ಹಿ ಶಿಷ್ಯೈಃ
 ಪೂಪೇಷು ವಿಸ್ಮೃತೇಷು ನಾವಿ ತೇಷಾಂ ಸನ್ನಿಧೌ ಪೂಪ ಏಕಏವ ಸ್ಥಿತಃ |
 15 ತದಾನೀಂ ಯೀಶುಸ್ತಾನ್ ಅದಿಷ್ಟವಾನ್ ಫಿರೂಶಿನಾಂ ಹೇರೋದಶ್ಚ
 ಕಿಣ್ವಂ ಪ್ರತಿ ಸತರ್ಕಾಃ ಸಾವಧಾನಾಶ್ಚ ಭವತ | 16 ತತಸ್ತೇಽನ್ಯೋಽನ್ಯಂ
 ವಿವೇಚನಂ ಕರ್ತುಮ್ ಆರೇಭೀರೇ, ಅಸ್ಮಾಕಂ ಸನ್ನಿಧೌ ಪೂಪೋ ನಾಸ್ತಿತಿ
 ಹೇತೋರಿದಂ ಕಥಯತಿ | 17 ತದ್ ಬುದ್ಧ್ವಾ ಯೀಶುಸ್ತೇಭ್ಯೋಽಕಥಯತ್
 ಯುಷ್ಮಾಕಂ ಸ್ಥಾನೇ ಪೂಪಾಭಾವಾತ್ ಕುತ ಇತ್ಥಂ ವಿತರ್ಕಯಥ?
 ಯೂಯಂ ಕಿಮದ್ಯಾಪಿ ಕಿಮಪಿ ನ ಜಾನೀಥ? ಬೋದ್ಯಾನ್ ನ ಶಕ್ಯಥ?
 ಯಾವದ್ಯ ಕಿಂ ಯುಷ್ಮಾಕಂ ಮನಾಂಸಿ ಕರಿನಾನಿ ಸನ್ತಿ? 18 ಸತ್ಯನೇತ್ರೇಷು
 ಕಿಂ ನ ಪಶ್ಯಥ? ಸತ್ಯ ಕರ್ಣೇಷು ಕಿಂ ನ ಶೃಣುಥ? ನ ಸ್ಮರಥ ಚ? 19
 ಯದಾಹಂ ಪಶ್ಯಪೂಪಾನ್ ಪಶ್ಯಸಹಸ್ರಾಣಾಂ ಪುರುಷಾಣಾಂ ಮಧ್ಯೇ
 ಭಂಕ್ತ್ವಾ ದತ್ತವಾನ್ ತದಾನೀಂ ಯೂಯಮ್ ಅವಶಿಷ್ಟಪೂಪೈಃ ಪೂರ್ಣಾನ್
 ಕತಿ ಡಲ್ಲಕಾನ್ ಗೃಹೀತವನ್ತಃ? ತೇಽಕಥಯನ್ ದಾದೃಶಡಲ್ಲಕಾನ್ |
 20 ಅಪರಶ್ಚ ಯದಾ ಚತುಃಸಹಸ್ರಾಣಾಂ ಪುರುಷಾಣಾಂ ಮಧ್ಯೇ
 ಪೂಪಾನ್ ಭಂಕ್ತ್ವಾದದಾಂ ತದಾ ಯೂಯಮ್ ಅತಿರಿಕ್ತಪೂಪಾನಾಂ
 ಕತಿ ಡಲ್ಲಕಾನ್ ಗೃಹೀತವನ್ತಃ? ತೇ ಕಥಯಾಮಾಸುಃ ಸಪ್ಪಡಲ್ಲಕಾನ್ |
 21 ತದಾ ಸ ಕಥಿತವಾನ್ ತರ್ಹಿ ಯೂಯಮ್ ಅಧುನಾಪಿ ಕುತೋ
 ಬೋದ್ಯುನ್ತಂ ನ ಶಕ್ಯಥ? 22 ಅನನ್ತರಂ ತಸ್ಮಿನ್ ಬೈತ್ಸೈದಾನಗರೇ ಪ್ರಾಪ್ತೇ
 ಲೋಕಾ ಅನ್ಯಮೇಕಂ ನರಂ ತತ್ಪಮೀಪಮಾನೀಯ ತಂ ಸ್ತೃಷ್ಟುಂ ತಂ
 ಪ್ರಾರ್ಥಯಾಶ್ಚಕ್ರೀ | 23 ತದಾ ತಸ್ಯಾನ್ಯ ಕಲೌ ಗೃಹೀತ್ವಾ ನಗರಾದ್
 ಬಹಿರ್ದೇಶಂ ತಂ ನೀತವಾನ್; ತನ್ನೇತ್ರೇ ನಿಷ್ಕೀವಂ ದತ್ವಾ ತದಾತ್ರೇ
 ಹಸ್ತಾವರ್ಪಯಿತ್ವಾ ತಂ ಪಪಚ್ಛ, ಕಿಮಪಿ ಪಶ್ಯಸಿ? 24 ಸ ನೇತ್ರೇ
 ಉನ್ನೀಲ್ಯ ಜಗಾದ, ವ್ಯಕ್ತವತ್ ಮನುಜಾನ್ ಗಚ್ಛತೋ ನಿರೀಕ್ಷೇ | 25
 ತತೋ ಯೀಶುಃ ಪುನಸ್ತಸ್ಯ ನಯನಯೋ ಹಸ್ತಾವರ್ಪಯಿತ್ವಾ ತಸ್ಯ
 ನೇತ್ರೇ ಉನ್ನೀಲಯಾಮಾಸ; ತಸ್ಮಾತ್ ಸ ಸ್ವಸ್ಥೋ ಭೂತ್ವಾ ಸ್ವಪ್ನರೂಪಂ
 ಸರ್ವಲೋಕಾನ್ ದದಶ | 26 ತತಃ ಪರಂ ತ್ವಂ ಗ್ರಾಮಂ ಮಾ ಗಚ್ಛ
 ಗ್ರಾಮಸ್ಥಂ ಕಮಪಿ ಚ ಕಿಮಪ್ಯನುಕ್ತ್ವಾ ನಿಜಗೃಹಂ ಯಾಹೀತ್ಯಾದಿಶ್ಯ
 ಯೀಶುಸ್ತಂ ನಿಜಗೃಹಂ ಪ್ರಹಿತವಾನ್ | 27 ಅನನ್ತರಂ ಶಿಷ್ಯೈಃ ಸಹಿತೋ
 ಯೀಶುಃ ಕೈಸರೀಯಾಫಿಲಿಪಿಪುರಂ ಜಗಾಮ, ಪಥಿ ಗಚ್ಛನ್ ತಾನಪ್ಯಚ್ಛತ್
 ಕೋಽಹಮ್ ಅತ್ರ ಲೋಕಾಃ ಕಿಂ ವದನ್ತಿ? 28 ತೇ ಪ್ರತ್ಯೂಚುಃ ತ್ವಾಂ
 ಯೋಹನಂ ಮಜ್ಜಕಂ ವದನ್ತಿ ಕಿನ್ತು ಕೇಪಿ ಕೇಪಿ ಏಲಿಯಂ ವದನ್ತಿ,
 ಅಪರೇ ಕೇಪಿ ಕೇಪಿ ಭವಿಷ್ಯದ್ದಾದಿನಾಮ್ ಏಕೋ ಜನ ಇತಿ ವದನ್ತಿ |
 29 ಅಥ ಸ ತಾನಪ್ಯಚ್ಛತ್ ಕಿನ್ತು ಕೋಹಮ್? ಇತ್ಯತ್ರ ಯೂಯಂ
 ಕಿಂ ವದಥ? ತದಾ ಪಿತರಃ ಪ್ರತ್ಯವದತ್ ಭವಾನ್ ಅಭಿಷಿಕ್ತಸ್ತಾ |
 30 ತತಃ ಸ ತಾನ್ ಗಾಢಮಾದಿಶದ್ ಯೂಯಂ ಮಮ ಕಥಾ
 ಕಸ್ತೈಚಿದಪಿ ಮಾ ಕಥಯತ | 31 ಮನುಷ್ಯಪುತ್ರೇಣಾವಶ್ಯಂ ಬಹವೋ

ಯಾತನಾ ಭೋಕ್ತವ್ಯಾ ಪ್ರಾಚೀನಲೋಕೈಃ ಪ್ರಧಾನಯಾಜಕೈರಧ್ಯಾಪಕೈಶ್ಚ
 ಸ ನಿನ್ನಿತಃ ಸನ್ ಘಾತಯಿಷ್ಯತೇ ತೃತೀಯದಿನೇ ಉತ್ಸಾಸ್ಯತಿ ಚ, ಯೀಶುಃ
 ಶಿಷ್ಯಾನುಪದೇಷ್ಯಮಾರಂಭ್ಯ ಕಥಾಮಿಮಾಂ ಸ್ವಷ್ಟಮಾಚಷ್ಟ | 32 ತಸ್ಮಾತ್
 ಪಿತರಸ್ತಸ್ಯ ಹಸ್ತೌ ಧೃತ್ವಾ ತಂ ತರ್ಜಿತವಾನ್ | 33 ಕಿನ್ನು ಸ ಮುಖಂ
 ಪರಾವರ್ತ್ಯ ಶಿಷ್ಯಗಣಂ ನಿರೀಕ್ಷ್ಯ ಪಿತರಂ ತರ್ಜಯಿತ್ವಾವಾದೀನ್ ದೂರೀಭವ
 ವಿಷ್ಣುಕಾರಿನ್ ಈಶ್ವರೀಯಕಾರ್ಯಾದಪಿ ಮನುಷ್ಯಕಾರ್ಯಂ ತುಭ್ಯಂ
 ರೋಚತತರಾಂ | 34 ಅಥ ಸ ಲೋಕಾನ್ ಶಿಷ್ಯಾಂಶ್ಚಾಹೂಯ ಜಗಾದ
 ಯಃ ಕಶ್ಚಿನ್ ಮಾಮನುಗುನ್ತುಮ್ ಇಚ್ಛತಿ ಸ ಅತ್ಮಾನಂ ದಾಮೃತು, ಸ್ವಕೃಶಂ
 ಗೃಹೀತ್ವಾ ಮತ್ಪಶ್ಯಾನ್ ಆಯಾತು | 35 ಯತೋ ಯಃ ಕಶ್ಚಿತ್ ಸ್ವಪ್ರಾಣಂ
 ರಕ್ಷಿತುಮಿಚ್ಛತಿ ಸ ತಂ ಹಾರಯಿಷ್ಯತಿ, ಕಿನ್ನು ಯಃ ಕಶ್ಚಿನ್ ಮದಧರ್ಮಂ
 ಸುಸಂವಾದಾರ್ಥ್ಯ ಪ್ರಾಣಂ ಹಾರಯತಿ ಸ ತಂ ರಕ್ಷಿಷ್ಯತಿ | 36 ಅಪರಂಶ್ಚ
 ಮನುಜಃ ಸರ್ವಂ ಜಗತ್ ಪ್ರಾಪ್ಯ ಯದಿ ಸ್ವಪ್ರಾಣಂ ಹಾರಯತಿ ತರ್ಹಿ ತಸ್ಯ
 ಕೋ ಲಾಭಃ? 37 ನರಃ ಸ್ವಪ್ರಾಣವಿನಿಯೇನ ಕಿಂ ದಾತುಂ ಶಕ್ನೋತಿ? 38
 ಏತೇಷಾಂ ವೃಭಿಚಾರಿಕಾಂ ಪಾಪಿನಾಶ್ಚ ಲೋಕಾನಾಂ ಸಾಕ್ಷಾತ್ ಯದಿ
 ಕೋಪಿ ಮಾಂ ಮತ್ಕಥಾಶ್ಚ ಲಬ್ಧ್ವಾಸ್ವದಂ ಜಾನಾತಿ ತರ್ಹಿ ಮನುಜಪ್ರತೋ
 ಯದಾ ಧರ್ಮದೂತೈಃ ಸಹ ಪಿತುಃ ಪ್ರಭಾವೇಣಾಗಮಿಷ್ಯತಿ ತದಾ ಸೋಪಿ
 ತಂ ಲಬ್ಧ್ವಾಸ್ವದಂ ಜ್ಞಾಸ್ಯತಿ |

9 ಅಥ ಸ ತಾನವಾದೀತ್ ಯುಷ್ಮಭ್ಯಮಹಂ ಯಥಾರ್ಥಂ ಕಥಯಾಮಿ,
 ಈಶ್ವರರಾಜ್ಯಂ ಪರಾಕ್ರಮೇಣೋಪಸ್ಥಿತಂ ನ ದೃಷ್ಟ್ವಾ ಮೃತ್ಯುಂ
 ನಾಸ್ವಾದಿಷ್ಯನ್ತೇ, ಅತ್ರ ದಣ್ಡಾಯಮಾನಾನಾಂ ಮಧ್ಯೇಪಿ ತಾದೃಶಾ ಲೋಕಾಃ
 ಸನ್ತಿ | 2 ಅಥ ಷಡ್ವಿನೇಭ್ಯಃ ಪರಂ ಯೀಶುಃ ಪಿತರಂ ಯಾಕೂಬಂ
 ಯೋಹನಶ್ಚ ಗೃಹೀತ್ವಾ ಗಿರೇರುಚ್ಚಸ್ಯ ನಿರ್ಜನಸ್ಥಾನಂ ಗತ್ವಾ ತೇಷಾಂ
 ಪ್ರತ್ಯಕ್ಷೇ ಮೂರ್ತ್ಯನ್ತರಂ ದಧಾರ | 3 ತತಸ್ತಸ್ಯ ಪರಿಧೇಯಮ್ ಈದೃಶಮ್
 ಉಜ್ಜ್ವಲಹಿಮಪಾಣಠದರಂ ಜಾತಂ ಯದ್ ಜಗತಿ ಕೋಪಿ ರಜಕೋ ನ
 ತಾದೃಕ್ ಪಾಣಠರಂ ಕರ್ತುಂ ಶಕ್ನೋತಿ | 4 ಅಪರಂಶ್ಚ ಏಲಿಯೋ
 ಮೂಸಾಶ್ಚ ತೇಭ್ಯೋ ದರ್ಶನಂ ದತ್ವಾ ಯೀಶುನಾ ಸಹ ಕಥನಂ
 ಕರ್ತುಮಾರಂಭಾತೇ | 5 ತದಾ ಪಿತರೋ ಯೀಶುಮವಾದೀತ್ ಹೇ
 ಗುರೋಽಸ್ಮಾಕಮತ್ರ ಸ್ಥಿತಿರುತ್ತಮಾ, ತತಏವ ವಯಂ ತ್ವತ್ಕೃತೇ ಏಕಾಂ
 ಮೂಸಾಕೃತೇ ಏಕಾಮ್ ಏಲಿಯಕೃತೇ ಚೈಕಾಂ, ಏತಾಸ್ತಿಸ್ತಃ ಕುಟೀ
 ನಿರ್ಮೂಮು | 6 ಕಿನ್ನು ಸ ಯದುಕ್ತವಾನ್ ತತ್ ಸ್ವಯಂ ನ ಬುದ್ಧೇ ತತಃ
 ಸರ್ವೇಽ ಬಿಭಯಾಶ್ಚುಕ್ತಃ | 7 ಏತರ್ಹಿ ಪಯೋದಸ್ತಾನ್ ಛಾದಯಾಮಾಸ,
 ಮಮಯಾಂ ಪ್ರಿಯಃ ಪುತ್ರಃ ಕಥಾಸು ತಸ್ಯ ಮನಾಂಸಿ ನಿವೇಶಯತೇತಿ
 ನಭೋವಾಣೀ ತನ್ಯೇದ್ವಾನ್ವಿಯಯೌ | 8 ಅಥ ಹರಾತ್ರೇ ಚತುರ್ದಶೋ
 ದೃಷ್ಟ್ವಾ ಯೀಶುಂ ವಿನಾ ಸ್ವೈಃ ಸಹಿತಂ ಕಮಪಿ ನ ದದೃಶುಃ | 9 ತತಃ
 ಪರಂ ಗಿರೇರವರೋಹಣಕಾಲೇ ಸ ತಾನ್ ಗಾಥಮ್ ದೂತ್ಯಾದಿದೇಶ
 ಯಾವನ್ನರಸೂನೋ ಶ್ವಶಾನಾದುತ್ಥಾನಂ ನ ಭವತಿ, ತಾವತ್ ದರ್ಶನಸ್ತಾಸ್ಯ
 ವಾರ್ತಾ ಯುಷ್ಮಾಭಿಃ ಕಸ್ಮೈಚಿದಪಿ ನ ವಕ್ತವ್ಯಾ | 10 ತದಾ ಶ್ವಶಾನಾದುತ್ಥಾನಸ್ಯ
 ಕೋಭಿಪ್ರಾಯ ಇತಿ ವಿಚಾರ್ಯ ತೇ ತದ್ವಾಕ್ಯಂ ಸ್ವೇಷು ಗೋಪಾಯಾಶ್ಚುಕ್ತಿರೇ |
 11 ಅಥ ತೇ ಯೀಶುಂ ಪಪ್ರಚ್ಛಃ ಪ್ರಥಮತ ಏಲಿಯೇನಾಗನ್ನವ್ಯಮ್
 ಇತಿ ವಾಕ್ಯಂ ಕುತ ಉಪಾಧ್ಯಾಯಾ ಆಹುಃ? 12 ತದಾ ಸ ಪ್ರತ್ಯುವಾಚ,
 ಏಲಿಯಃ ಪ್ರಥಮಮೇತ್ಯ ಸರ್ವಕಾರ್ಯಾಣಿ ಸಾಧಯಿಷ್ಯತಿ; ನರಪುತ್ರೇ
 ಚ ಲಿಪಿ ಯಥಾಸ್ತೇ ತದೈವ ಸೋಪಿ ಬಹುದುಃಖಂ ಪ್ರಾಪ್ತವಜ್ಞಾಸ್ಯತೇ |

13 ಕಿನ್ನುಷಂ ಯುಷ್ಮಾನ್ ವದಾಮಿ, ಏಲಿಯಾರ್ಥೇ ಲಿಪಿ ಯಥಾಸ್ತೇ
 ತದೈವ ಸ ಏತ್ಯ ಯಯೌ, ಲೋಕಾಃ ಸ್ವೇಚ್ಛಾನುರೂಪಂ ತಮಭಿವ್ಯವಹರನ್ತಿ
 ಸ್ಯ | 14 ಅನನ್ತರಂ ಸ ಶಿಷ್ಯಸಮೀಪಮೇತ್ಯ ತೇಷಾಂ ಚತುಃಪಾರ್ಶ್ವೇ ತೈಃ
 ಸಹ ಬಹುಜನಾನ್ ವಿವದಮಾನಾನ್ ಅಧ್ಯಾಪಕಾಂಶ್ಚ ದೃಷ್ಟ್ವಾನ್; 15
 ಕಿನ್ನು ಸರ್ವಲೋಕಾಸ್ತಂ ದೃಷ್ಟ್ವಾಶ್ಚ ಚಮತ್ಕೃತ್ಯ ತದಾಸನ್ನಂ ಧಾವನ್ನಸ್ತಂ
 ಪ್ರಣೇಮುಃ | 16 ತದಾ ಯೀಶುರಧ್ಯಾಪಕಾನಪ್ರಾಕ್ಷೀನ್ ಏತ್ಯೈಃ ಸಹ
 ಯೂಯಂ ಕಿಂ ವಿವದದ್ಧೇ? 17 ತತೋ ಲೋಕಾನಾಂ ಕಶ್ಚಿದೇಕಃ
 ಪ್ರತ್ಯವಾದೀತ್ ಹೇ ಗುರೋ ಮಮ ಸೂನುಂ ಮೂಕಂ ಭೂತಧೃತ್ಯಾ
 ಭವದಾಸನ್ನಮ್ ಆನಯಂ | 18 ಯದಾಸೌ ಭೂತಸ್ತಮಾಕ್ರಮತೇ
 ತದೈವ ಪಾತಸತಿ ತಥಾ ಸ ಘೇಣಾಯತೇ, ದನ್ವಿದ್ವನ್ಯಾನ್ ಘರ್ಷತಿ
 ಕ್ಷೀಣೋ ಭವತಿ ಚ; ತತೋ ಹೇತೋಸ್ತಂ ಭೂತಂ ತ್ಯಾಜಯಿತುಂ
 ಭವಚ್ಛಿಷ್ಯಾನ್ ನಿವೇದಿತವಾನ್ ಕಿನ್ನು ತೇ ನ ಶೇಕುಃ | 19 ತದಾ ಸ
 ತಮವಾದೀತ್, ರೇ ಅವಿಶ್ವಾಸಿನಃ ಸನ್ಮಾನಾ ಯುಷ್ಮಾಭಿಃ ಸಹ ಕತಿ
 ಕಾಲಾನಹಂ ಸ್ಥಾಸ್ಯಾಮಿ? ಅಪರಾನ್ ಕತಿ ಕಾಲಾನ್ ವಾ ವ ಆಚಾರಾನ್
 ಸಹಿಷ್ಯೇ? ತಂ ಮದಾಸನ್ನಮಾನಯತ | 20 ತತಸ್ತನ್ನದ್ಧಿಂ ಸ ಅನೀಯತ
 ಕಿನ್ನು ತಂ ದೃಷ್ಟ್ವಾಶ್ಚ ಭೂತೋ ಬಾಲಕಂ ಧೃತವಾನ್; ಸ ಚ ಭೂಮೌ
 ಪತಿತ್ವಾ ಘೇಣಾಯಮಾನೋ ಲುಲೋಠ | 21 ತದಾ ಸ ತತ್ಕಿತರಂ
 ಪಪ್ರಚ್ಛ, ಅಸ್ಯೇದೃಶೀ ದಶಾ ಕತಿ ದಿನಾನಿ ಭೂತಾ? ತತಃ ಸೋವಾದೀತ್
 ಬಾಲ್ಯಕಾಲಾತ್ | 22 ಭೂತೋಯಂ ತಂ ನಾಶಯಿತುಂ ಬಹುವಾರಾನ್
 ವಹ್ನು ಜಲೇ ಚ ನೃಕ್ಷಿಪತ್ ಕಿನ್ನು ಯದಿ ಭವಾನ ಕಿಮಪಿ ಕರ್ತುಂ ಶಕ್ನೋತಿ
 ತರ್ಹಿ ದಯಾಂ ಕೃತ್ವಾಸ್ಮಾನ್ ಉಪಕರೋತು | 23 ತದಾ ಯೀಶುಸ್ತಮವದತ್
 ಯದಿ ಪ್ರತ್ಯೇತುಂ ಶಕ್ನೋಷಿ ತರ್ಹಿ ಪ್ರತ್ಯಯೀನೇ ಜನಾಯ ಸರ್ವಂ ಸಾಧ್ಯಮ್ |
 24 ತತಸ್ತತ್ಕ್ಷಣಂ ತದ್ಬಾಲಕಸ್ಯ ಪಿತಾ ಪ್ರೋಚ್ಛಿ ರೂವನ್ ಸಾಶ್ರುನೇತ್ರಃ
 ಪ್ರೋವಾಚ, ಪ್ರಭೋ ಪ್ರತ್ಯೇಮಿ ಮಮಾಪ್ರತ್ಯಯಂ ಪ್ರತಿಕುರು | 25 ಅಥ
 ಯೀಶು ಲೋಕಸಂಜ್ಞಂ ಧಾವಿತ್ವಾಯಾನ್ತಂ ದೃಷ್ಟ್ವಾಶ್ಚ ತಮಪೂತಭೂತಂ
 ತರ್ಜಯಿತ್ವಾ ಜಗಾದ, ರೇ ಬಧಿರ ಮೂಕ ಭೂತ ತ್ವಮೇತಸ್ಮಾನ್ ಬಹಿರ್ಭವ
 ಪುನಃ ಕದಾಪಿ ಮಾಶ್ರಯ್ತಿನಂ ತ್ಯಾಮಹಮ್ ಇತ್ಯಾದಿಶಾಮಿ | 26 ತದಾ ಸ
 ಭೂತಶ್ಚೀತ್ಯಬ್ಧಂ ಕೃತ್ವಾ ತಮಾಪೀಡ್ಯ ಬಹಿರ್ಜಜಾಮ, ತತೋ ಬಾಲಕೋ
 ಮೃತಕಲ್ಮೋ ಬಭೂವ ತಸ್ಮಾದಯಂ ಮೃತಘೃತೈನೇಕೇ ಕಥಯಾಮಾಸುಃ |
 27 ಕಿನ್ನು ಕರಂ ಧೃತ್ವಾ ಯೀಶುನೋತ್ಪಾಪಿತಃ ಸ ಉತ್ಸೌ | 28 ಅಥ ಯೀಶೌ
 ಗೃಹಂ ಪ್ರವಿಷ್ಟೇ ಶಿಷ್ಯಾ ಗುಪ್ತಂ ತಂ ಪಪ್ರಚ್ಛಃ, ವಯಮೇನಂ ಭೂತಂ
 ತ್ಯಾಜಯಿತುಂ ಕುತೋ ನ ಶಕ್ತಾಃ? 29 ಸ ಉವಾಚ, ಪ್ರಾರ್ಥನೋಪವಾಸೌ
 ವಿನಾ ಕೇನಾಪ್ಯನೇನ ಕರ್ಮಣಾ ಭೂತಮೀದೃಶಂ ತ್ಯಾಜಯಿತುಂ ನ
 ಶಕ್ಯಂ | 30 ಅನನ್ತರಂ ಸ ತತ್ಪಾನ್ವಾದಿತ್ಯಾ ಗಾಲೀಲ್ಯದೈನ ಯಯೌ,
 ಕಿನ್ನು ತತ್ ಕೋಪಿ ಜಾನೀಯಾದಿತಿ ಸ ನೈಚ್ಛತ್ | 31 ಅಪರಂಶ್ಚ ಸ
 ಶಿಷ್ಯಾನುಪದಿಶನ್ ಬಭಾಷೇ, ನರಪ್ರತೋ ನರಹಸ್ತೇಷು ಸಮರ್ಪಯಿಷ್ಯತೇ
 ತೇ ಚ ತಂ ಹನಿಷ್ಯನ್ತಿ ತೈಸ್ತಸ್ಮಿನ್ ಹತೇ ತೃತೀಯದಿನೇ ಸ ಉತ್ಸಾಸ್ಯತೀತಿ |
 32 ಕಿನ್ನು ತತ್ಕಥಾಂ ತೇ ನಾಬುದ್ಧಸ್ಯ ಪ್ರಷ್ಟ್ವಾಶ್ಚ ಬಿಭ್ಯಃ | 33 ಅಥ ಯೀಶುಃ
 ಕಫನಾಹೂಮ್ನುರಮಾಗತ್ಯ ಮಧ್ಯೇಗೃಹಘೋತ್ಯ ತಾನಪೃಚ್ಛದ್ ವರ್ತಮಧ್ಯೇ
 ಯೂಯಮನ್ಯೋನ್ಯಂ ಕಿಂ ವಿವದದ್ಧೇ ಸ್ತ? 34 ಕಿನ್ನು ತೇ ನಿರುತ್ತರಾಸ್ತಸ್ಯ
 ಯಸ್ಮಾತ್ತೇಷಾಂ ಕೋ ಮುಖ್ಯ ಇತಿ ವತ್ಸಾನ್ ತೇಽನ್ಯೋನ್ಯಂ ವ್ಯವದನ್ತ |
 35 ತತಃ ಸ ಉಪವಿಶ್ಯ ದ್ವಾದಶಶಿಷ್ಯಾನ್ ಆಹೂಯ ಬಭಾಷೇ ಯಃ
 ಕಶ್ಚಿತ್ ಮುಖ್ಯೋ ಭವಿತುಮಿಚ್ಛತಿ ಸ ಸರ್ವೇಭ್ಯೋ ಗೌಣಃ ಸರ್ವೇಷಾಂ

ಸೇವಕಶ್ಚ ಭವತು | 36 ತದಾ ಸ ಬಾಲಕಮೇಕಂ ಗೃಹೀತ್ವಾ ಮಧ್ಯೇ ಸಮುಪಾವೇಶಯತ್ ತತಸ್ತಂ ಕ್ರೋಡೇ ಕೃತ್ವಾ ತಾನವಾದಾತ್ 37 ಯಃ ಕಶ್ಚಿದೀದೃಶಸ್ಯ ಕಸ್ಯಾಪಿ ಬಾಲಸ್ಯಾತಿಥ್ಯಂ ಕರೋತಿ ಸ ಮಮಾತಿಥ್ಯಂ ಕರೋತಿ; ಯಃ ಕಶ್ಚಿನ್ನಮಾತಿಥ್ಯಂ ಕರೋತಿ ಸ ಕೇವಲಮ್ ಮಮಾತಿಥ್ಯಂ ಕರೋತಿ ತನ್ನ ಮತ್ತೇರಕಸ್ಯಾಸ್ಯಾತಿಥ್ಯಂ ಕರೋತಿ | 38 ಅಥ ಯೋಹನ್ ತಮಬ್ರವೀತ್ ಹೇ ಗುರೋ, ಅಸ್ಮಾಕಮನನುಗಾಮಿನಮ್ ಏಕಂ ತ್ವಾನ್ನಾಮ್ನಾ ಭೂತಾನ್ ತ್ವಾಜಯನ್ತಂ ವಯಂ ದೃಷ್ಟವನ್ಯ, ಅಸ್ಮಾಕಮಪಶ್ಯಾನ್ಮಾತಿತ್ವಾಚ್ಚ ತಂ ನೃಷೇಧಾಮು | 39 ಕಿನ್ನು ಯೀಶುರವದತ್ ತಂ ಮಾ ನಿಷೇಧತ್, ಯತೋ ಯಃ ಕಶ್ಚಿನ್ ಮನ್ನಾಮ್ನಾ ಚಿತ್ರಂ ಕರ್ಮ್ಯ ಕರೋತಿ ಸ ಸಹಸಾ ಮಾಂ ನಿಧಿತುಂ ನ ಶಕ್ನೋತಿ | 40 ತಥಾ ಯಃ ಕಶ್ಚಿದ್ ಯುಷ್ಮಾಕಂ ವಿಪಕ್ಷತಾಂ ನ ಕರೋತಿ ಸ ಯುಷ್ಮಾಕಮೇವ ಸಪಕ್ಷಃ | 41 ಯಃ ಕಶ್ಚಿದ್ ಯುಷ್ಮಾನ್ ಖ್ರೀಷ್ಟಶಿಷ್ಯಾನ್ ಜ್ಞಾತ್ವಾ ಮನ್ನಾಮ್ನಾ ಕಂಸೈಕೇನ ಪಾನೀಯಂ ಪಾತುಂ ದದಾತಿ, ಯುಷ್ಮಾನಹಂ ಯಥಾರ್ಥಂ ವಚ್ಚಿ, ಸ ಫಲೇನ ವಚ್ಚಿತೋ ನ ಭವಿಷ್ಯತಿ | 42 ಕಿನ್ನು ಯದಿ ಕಶ್ಚಿನ್ ಮಯಿ ವಿಶ್ವಾಸಿನಾಮೇಷಾಂ ಕ್ಷುದ್ರಪ್ರಾಣಿನಾಮ್ ಏಕಸ್ಯಾಪಿ ವಿಘ್ನಂ ಜನಯತಿ, ತರ್ಹಿ ತಸ್ಯೈತತ್ಕರ್ಮ್ಯ ಕರಣಾತ್ ಕಣ್ವಬದ್ಧವೇಷಣೀಕಸ್ಯ ತಸ್ಯ ಸಾಗರಾಗಾಧಜಲ ಮಜ್ಜನಂ ಭದ್ರಂ | 43 ಅತಃ ಸ್ವಕರೋ ಯದಿ ತ್ವಾಂ ಬಾಧತೇ ತರ್ಹಿ ತಂ ಛಿನ್ಯಿ: 44 ಯಸ್ಮಾತ್ ಯತ್ರ ಕೀಟಾ ನ ಪ್ರಿಯನ್ತೇ ವಚ್ಚಿಶ್ಚ ನ ನಿರ್ವಾಫತಿ, ತಸ್ಮಿನ್ ಅನಿರ್ವಾಫಣಾನಲನರಕೇ ಕರದ್ವಯವಸ್ತವ ಗಮನಾತ್ ಕರಹೀನಸ್ಯ ಸ್ವಗಪ್ರವೇಶಸ್ಯವ ಕ್ಷೇಮಂ | (Geenna g1067) 45 ಯದಿ ತವ ಪಾದೋ ವಿಘ್ನಂ ಜನಯತಿ ತರ್ಹಿ ತಂ ಛಿನ್ಯಿ, 46 ಯತೋ ಯತ್ರ ಕೀಟಾ ನ ಪ್ರಿಯನ್ತೇ ವಚ್ಚಿಶ್ಚ ನ ನಿರ್ವಾಫತಿ, ತಸ್ಮಿನ್ ಉನಿರ್ವಾಫಣವಹ್ನು ನರಕೇ ದ್ವಿಪಾದವತಸ್ತವ ನಿಕ್ಷೇಪಾತ್ ಪಾದಹೀನಸ್ಯ ಸ್ವಗಪ್ರವೇಶಸ್ಯವ ಕ್ಷೇಮಂ | (Geenna g1067) 47 ಸ್ವನೇತ್ರಂ ಯದಿ ತ್ವಾಂ ಬಾಧತೇ ತರ್ಹಿ ತದಪ್ಪೃತ್ವಾಟಿಯ, ಯತೋ ಯತ್ರ ಕೀಟಾ ನ ಪ್ರಿಯನ್ತೇ ವಚ್ಚಿಶ್ಚ ನ ನಿರ್ವಾಫತಿ, 48 ತಸ್ಮಿನ್ ಉನಿರ್ವಾಫಣವಹ್ನು ನರಕೇ ದ್ವಿನೇತ್ರಸ್ಯ ತವ ನಿಕ್ಷೇಪಾತ್ ಏಕನೇತ್ರವತ ಈಶ್ವರರಾಜ್ಯೇ ಪ್ರವೇಶಸ್ಯವ ಕ್ಷೇಮಂ | (Geenna g1067) 49 ಯಥಾ ಸರ್ವೋ ಬಲಿ ಲವಣಾಕೃತಃ ಕ್ರಿಯತೇ ತಥಾ ಸರ್ವೋ ಜನೋ ವಚ್ಚಿರೂಪೇಣ ಲವಣಾಕೃತಃ ಕಾರಿಷ್ಯತೇ | 50 ಲವಣಂ ಭದ್ರಂ ಕಿನ್ನು ಯದಿ ಲವಣೇ ಸ್ವಾದುತಾ ನ ತಿಷ್ಠತಿ, ತರ್ಹಿ ಕಥಮ್ ಅಸ್ವಾದುಕ್ತಂ ಕರಿಷ್ಯಥ? ಯೂಯಂ ಲವಣಯುಕ್ತಾ ಭವತ ಪರಸ್ಪರಂ ಪ್ರೇಮ ಕುರುತ |

10 ಅನನ್ತರಂ ಸ ತತ್ಥಾನ್ಯಾತ್ ಪ್ರಸ್ಥಾಯ ಯರ್ಧ್ವನನದ್ಯಾ ಪಾರೇ ಯಿಹೂದಾಪ್ರದೇಶ ಉಪಸ್ಥಿತವಾನ್, ತತ್ರ ತದನ್ನಿಕೇ ಲೋಕಾನಾಂ ಸಮಾಗಮೇ ಜಾತೇ ಸ ನಿಜಿರೀತ್ಯನುಸಾರೇಣ ಪುನಸ್ತಾನ್ ಉಪದಿದೇಶ | 2 ತದಾ ಫಿರೂಶಿನಸ್ತತ್ಕಮೀಪಮ್ ಏತ್ಯ ತಂ ಪರೀಕ್ಷಿತುಂ ಪಪ್ಪಚ್ಚಃ ಸ್ವಜಾಯಾ ಮನುಜಾನಾಂ ತೃಜ್ಞಾ ನ ವೇತಿ? 3 ತತಃ ಸ ಪ್ರತ್ಯವಾದೀತ್, ಅತ್ರ ಕಾರ್ಯೋ ಮೂಸಾ ಯುಷ್ಮಾನ್ ಪ್ರತಿ ಕಿಮಾಜ್ಞಾಪಯತ್? 4 ತ ಊಚುಃ ತ್ಯಾಗಪತ್ರಂ ಲೇಖಿತುಂ ಸ್ವಪತ್ನೀಂ ತೃಕ್ತುಳ್ಳು ಮೂಸಾಽನುಮನ್ಯತೇ | 5 ತದಾ ಯೀಶುಃ ಪ್ರತ್ಯವಾಚ, ಯುಷ್ಮಾಕಂ ಮನಸಾಂ ಕಾಶಿನ್ಯಾದ್ಧೇತೋ ಮೂಸಾ ನಿರ್ದೇಶಮಿಮಮ್ ಅಲಿಖತ್ | 6 ಕಿನ್ನು ಸೃಷ್ಟೇರಾದಾಂ ಈಶ್ವರೋ ನರಾನ್ ಪುಂರೂಪೇಣ ಸ್ತ್ರೀರೂಪೇಣ ಚ ಸರ್ಜಃ | 7 "ತತಃ ಕಾರಣಾತ್ ಪುಮಾನ್ ಪಿತರಂ ಮಾತರಶ್ಚ ತೃಕ್ತಾ ಸ್ವಜಾಯಾಯಾಮ್ ಆಸಕ್ನೋ ಭವಿಷ್ಯತಿ, 8 ತೌ ದ್ವಾವ್ ಏಕಾಜ್ಞಾ ಭವಿಷ್ಯತಃ | " ತಸ್ಮಾತ್ ತತ್ಕಾಲಮಾರಭ್ಯ ತೌ ನ ದ್ವಾವ್

ಏಕಾಜ್ಞಾ | 9 ಅತಃ ಕಾರಣಾತ್ ಈಶ್ವರೋ ಯದಯೋಜಯತ್ ಕೋಪಿ ನರಸ್ತನ್ನ ವಿಯೇಜಯೇತ್ | 10 ಅಥ ಯೀಶು ಗೃಹಂ ಪ್ರವಿಷ್ಯಸ್ತದಾ ಶಿಷ್ಯಾಃ ಪುನಸ್ತತ್ಕಥಾಂ ತಂ ಪಪ್ಪಚ್ಚಃ | 11 ತತಃ ಸೋವದತ್ ಕಶ್ಚಿದ್ ಯದಿ ಸ್ವಭಾಯ್ಯಾರ್ಥಂ ತೃಕ್ತವಾನ್ಯಾಮ್ ಉದ್ವಹತಿ ತರ್ಹಿ ಸ ಸ್ವಭಾಯ್ಯಾರ್ಯಾಃ ಪ್ರಾತಿಕೂಲ್ಯೇನ ವ್ಯಭಿಚಾರೀ ಭವತಿ | 12 ಕಾಚಿನನ್ವಾರೀ ಯದಿ ಸ್ವಪತಿಂ ಹಿತ್ವಾನ್ಯಪುಂಸಾ ವಿವಾಹಿತಾ ಭವತಿ ತರ್ಹಿ ಸಾಪಿ ವ್ಯಭಿಚಾರಿಣೀ ಭವತಿ | 13 ಅಥ ಸ ಯಥಾ ಶಿಶೂನ್ ಸ್ವಪೇತ್, ತದರ್ಥಂ ಲೋಕೈಸ್ತದನ್ನಿಕಂ ಶಿಶವ ಅನೀಯನ್, ಕಿನ್ನು ಶಿಷ್ಯಾಸ್ತಾನಾನೀತವತಸ್ಪರ್ಜಯಾಮಾಸುಃ | 14 ಯೀಶುಸ್ತದ್ ದೃಷ್ಟ್ವಾ ಕ್ರುದ್ಧನ್ ಜಗಾದ, ಮನ್ನಿಕಟಮ್ ಆಗನ್ತುಂ ಶಿಶೂನ್ ಮಾ ವಾರಯತ, ಯತ ಏತಾದೃಶಾ ಈಶ್ವರರಾಜ್ಯಾಧಿಕಾರಿಣಃ | 15 ಯುಷ್ಮಾನಹಂ ಯಥಾರ್ಥಂ ವಚ್ಚಿ, ಯಃ ಕಶ್ಚಿತ್ ಶಿಶುವನ್ ಭೂತ್ವಾ ರಾಜ್ಯಮೀಶ್ವರಸ್ಯ ನ ಗೃಹ್ಣೀಯಾತ್ ಸ ಕದಾಪಿ ತದ್ರಾಜ್ಯಂ ಪ್ರವೇಷ್ಯುಂ ನ ಶಕ್ನೋತಿ | 16 ಅನನತರಂ ಸ ಶಿಶೂನಜ್ಯೇ ನಿಧಾಯ ತೇಷಾಂ ಗಾತ್ರೇಷು ಹಸ್ತೌದತ್ತಾಶಿಷಂ ಬಭಾಷೇ | 17 ಅಥ ಸ ವರ್ತಮಾನಾ ಯಾತಿ, ಏತರ್ಹಿ ಜನ ಏಕೋ ಧಾವನ್ ಆಗತ್ಯ ತತ್ಕಮ್ಮುಖೇ ಜಾನುನೀ ಪಾತಯಿತ್ವಾ ಪೃಷ್ಠವಾನ್, ಭೋಃ ಪರಮಗುರೋ, ಅನನ್ಯಾಯಃ ಪ್ರಾಪ್ತಯೇ ಮಯಾ ಕಿಂ ಕರ್ತವ್ಯಂ? (aiōnios g166) 18 ತದಾ ಯೀಶುರವಾಚ, ಮಾಂ ಪರಮಂ ಕುತೋ ವದಸಿ? ಏನೇಶ್ವರಂ ಕೋಪಿ ಪರಮೋ ನ ಭವತಿ | 19 ಪರಸ್ತ್ರೀಂ ನಾಭಿಗಚ್ಚಃ; ನರಂ ಮಾ ಘಾತಯ; ಸ್ತ್ರೀಯಂ ಮಾ ಕುರು; ಮೃಷಾಸಾಕ್ಷ್ಯಂ ಮಾ ದೇಹಿ; ಹಿಂಸಾಶ್ಚ ಮಾ ಕುರು; ಪಿತರೌ ಸಮ್ಯನ್ಯಸ್ಯಃ ನಿರ್ದೇಶಾ ಏತೇ ತ್ವಯಾ ಜ್ಞಾತಾಃ | 20 ತತಸ್ತನ ಪ್ರತ್ಯುಕ್ತಂ, ಹೇ ಗುರೋ ಬಾಲಕಾಲಾದಹಂ ಸರ್ವಾನೇತಾನ್ ಆಚರಾಮಿ | 21 ತದಾ ಯೀಶುಸ್ತಂ ವಿಲೋಕ್ಯ ಸ್ನೇಹೇನ ಬಭಾಷೇ, ತವೈಕಸ್ಯಾಭಾವ ಆಸೇ; ತ್ವಂ ಗತ್ವಾ ಸರ್ವಸ್ಯಂ ವಿಕ್ರೀಯ ದರಿದ್ರೇಭ್ಯೋ ವಿಶ್ರಾಣಯ, ತತಃ ಸ್ವರ್ಗೇ ಧನಂ ಪ್ರಾಪ್ಸ್ಯಸಿ; ತತಃ ಪರಮ್ ಏತ್ಯ ಕ್ರುಶಂ ವಹನ್ ಮದನುಮತ್ಸೀ ಭವ | 22 ಕಿನ್ನು ತಸ್ಯ ಬಹುಸಮೃದ್ಧಿದ್ವಮಾನತ್ವಾತ್ ಸ ಇಮಾಂ ಕಥಾಮಾಕರ್ಣ್ಯ ವಿಷಣೋ ದುಃಖಿತಶ್ಚ ಸನ್ ಜಗಾಮು | 23 ಅಥ ಯೀಶುಶ್ರುತುರ್ದಿಶೋ ನಿರೀಕ್ಯ ಶಿಷ್ಯಾನ್ ಅವಾದೀತ್, ಧನಿಲೋಕಾನಾಮ್ ಈಶ್ವರರಾಜ್ಯಪ್ರವೇಶಃ ಕೀದೃಗ್ ದುಷ್ಕರಃ | 24 ತಸ್ಯ ಕಥಾತಃ ಶಿಷ್ಯಾಶ್ಚಮಚ್ಚಕ್ರ, ಕಿನ್ನು ಸ ಪುನರವದತ್, ಹೇ ಬಾಲಕಾ ಯೇ ಧನೇ ವಿಶ್ವಸನ್ನಿ ತೇಷಾಮ್ ಈಶ್ವರರಾಜ್ಯಪ್ರವೇಶಃ ಕೀದೃಗ್ ದುಷ್ಕರಃ | 25 ಈಶ್ವರರಾಜ್ಯೇ ಧನಿನಾಂ ಪ್ರವೇಶಾತ್ ಸೂಚಿರನ್ನೇಣ ಮಹಾಜ್ಞಸ್ಯ ಗಮನಾಗಮನಂ ಸುಕರಂ | 26 ತದಾ ಶಿಷ್ಯಾ ಅತೀವ ವಿಸ್ಥಿತಾಃ ಪರಸ್ಪರಂ ಪ್ರೋಚುಃ, ತರ್ಹಿ ಕಃ ಪರಿತ್ರಾಣಂ ಪ್ರಾಪ್ತುಂ ಶಕ್ನೋತಿ? 27 ತತೋ ಯೀಶುಸ್ತಾನ್ ವಿಲೋಕ್ಯ ಬಭಾಷೇ, ತನ್ ನರಸ್ಯಾಸಾದ್ಯಂ ಕಿನ್ನು ನೇಶ್ವರಸ್ಯ ಯತೋ ಹೇತೋರೀಶ್ವರಸ್ಯ ಸರ್ವಂ ಸಾದ್ಯಮ್ | 28 ತದಾ ಪಿತರ ಉವಾಚ, ಪಶ್ಯ ವಯಂ ಸರ್ವಂ ಪರಿತ್ಯಜ್ಯ ಭವತೋನುಗಾಮಿನೋ ಜಾತಾಃ | 29 ತತೋ ಯೀಶುಃ ಪ್ರತ್ಯವದತ್, ಯುಷ್ಮಾನಹಂ ಯಥಾರ್ಥಂ ವದಾಮಿ, ಮದರ್ಥಂ ಸುಸಂವಾದಾರ್ಥಂ ವಾ ಯೋ ಜನಃ ಸದನಂ ಭ್ರಾತರಂ ಭಗಿನೀಂ ಪಿತರಂ ಮಾತರಂ ಜಾಯಾಂ ಸನ್ಮಾನಾನ್ ಭೂಮಿ ವಾ ತೃಕ್ತಾಃ 30 ಗೃಹಭ್ರಾತೃಭಗಿನೀಪಿತೃಮಾತೃಪತ್ನೀಸನ್ಮಾನಭೂಮೀನಾಮಿಹ ಶತಗುಣಾನ್ ಪ್ರೇತ್ಯಾನನ್ಯಾಯಶ್ಚ ನ ಪ್ರಾಪ್ನೋತಿ ತಾದೃಶಾ ಕೋಪಿ ನಾಸ್ತಿ | (aiōn g165, aiōnios g166) 31 ಕಿನ್ನು ಸ್ತ್ರೀಯಾ ಅನೇಕೇ ಲೋಕಾಃ ಶೇಷಾಃ, ಶೇಷೀಯಾ ಅನೇಕೇ ಲೋಕಾಶ್ಚಾನ್ಯಾ ಭವಿಷ್ಯನ್ನಿ | 32 ಅಥ

ಯಿರೂಶಾಲಮ್ಯಾನಕಾಲೇ ಯೀಶುಸ್ತೇಷಾಮ್ ಆಗ್ರಗಾಮೀ ಬಭೂವ, ತಸ್ಯಾತ್ಮೇ ಚಿತ್ರಂ ಜ್ಞಾತ್ವಾ ಪಶ್ಚಾದ್ಗಾಮಿನೋ ಭೂತ್ವಾ ಬಿಭುಃ | ತದಾ ಸ ಪುನ ದ್ವಾರದಶಶಿಷ್ಯಾನ್ ಗೃಹೀತ್ವಾ ಸ್ವೀಯಂ ಯದ್ಯದ್ ಘಟಿಷ್ಯತೇ ತತ್ತತ್ ತೇಭ್ಯಃ ಕಥಯಿತುಂ ಪ್ರಾರೇಭೇ; 33 ಪಶ್ಚತ್ ವಯಂ ಯಿರೂಶಾಲಮ್ಪುರಂ ಯಾಮಃ, ತತ್ರ ಮನುಷ್ಯಪುತ್ರಃ ಪ್ರಧಾನಯಾಜಕಾನಾಮ್ ಉಪಾಧ್ಯಾಯಾನಾಂ ಕರೇಷು ಸಮರ್ಪಯಿಷ್ಯತೇ; ತೇ ಚ ವಧದಕ್ಷಾಜ್ಞಾಂ ದಾಪಯಿತ್ವಾ ಪರದೇಶೀಯಾನಾಂ ಕರೇಷು ತಂ ಸಮರ್ಪಯಿಷ್ಯನ್ | 34 ತೇ ತಮುಪಹಸ್ಯ ಕಶಯಾ ಪ್ರಹೃತ್ಯ ತದ್ವಪುಷಿ ನಿಷ್ಕೀವಂ ನಿಕ್ಷಿಪ್ಯ ತಂ ಹನಿಷ್ಯನ್, ತತಃ ಸ ತ್ಯುತೀಯದಿನೇ ಪ್ರೋತ್ಸಾಸ್ಯತಿ | 35 ತತಃ ಸಿವದೇಃ ಪುತ್ರೌ ಯಾಕೂಬ್ಯೋಹನ್ ತದನ್ವಿಕರ್ಮ ಏತ್ಯ ಪ್ರೋಚತುಃ, ಹೇ ಗುರೋ ಯದ್ ಆವಾಭ್ಯಾಂ ಯಾಚಿಷ್ಯತೇ ತದಸ್ತದರ್ಥಂ ಭವಾನ್ ಕರೋತು ನಿವೇದನಮಿದಮಾವಯೋಃ | 36 ತತಃ ಸ ಕಥಿತವಾನ್, ಯುವಾಂ ಕಿಮಿಚ್ಛಥಃ? ಕಿಂ ಮಯಾ ಯುಷ್ಮದರ್ಥಂ ಕರಣೀಯಂ? 37 ತದಾ ತೌ ಪ್ರೋಚತುಃ, ಅವಯೋರೇಕಂ ದಕ್ಷಿಣಪಾರ್ಶ್ವೇ ವಾಮಪಾರ್ಶ್ವೇ ಚೈಕಂ ತವೈಶ್ವರ್ಯಪದೇ ಸಮುಪವೇಷ್ಯಮ್ ಆಜ್ಞಾಪಯ | 38 ಕಿನ್ತು ಯೀಶುಃ ಪ್ರತ್ಯುವಾಚ ಯುವಾಮಜ್ಞಾತ್ವೇದಂ ಪ್ರಾರ್ಥಯೇಥೇ, ಯೇನ ಕಂಸೇನಾಹಂ ಪಾಸ್ತಾಮಿ ತೇನ ಯುವಾಭ್ಯಾಂ ಕಿಂ ಪಾತುಂ ಶಕ್ತ್ಯತೇ? ಯಸ್ಮಿನ್ ಮಜ್ಜನೇನಾಹಂ ಮಜ್ಜಿಷ್ಯೇ ತನ್ನಜ್ಜನೇ ಮಜ್ಜಯಿತುಂ ಕಿಂ ಯುವಾಭ್ಯಾಂ ಶಕ್ತ್ಯತೇ? ತೌ ಪ್ರತ್ಯುಚತುಃ ಶಕ್ತ್ಯತೇ | 39 ತದಾ ಯೀಶುರವದತ್ ಯೇನ ಕಂಸೇನಾಹಂ ಪಾಸ್ತಾಮಿ ತೇನಾವಶ್ಯಂ ಯುವಾಮಪಿ ಪಾಸ್ತಥಃ, ಯೇನ ಮಜ್ಜನೇನ ಚಾಹಂ ಮಜ್ಜಿಯೇ ತತ್ರ ಯುವಾಮಪಿ ಮಜ್ಜಿಷ್ಯೇಥೇ | 40 ಕಿನ್ತು ಯೇಷಾಮರ್ಥಮ್ ಇದಂ ನಿರೂಪಿತಂ, ತಾನ್ ವಿಹಾಯಾನ್ಯಂ ಕಮಪಿ ಮಮ ದಕ್ಷಿಣಪಾರ್ಶ್ವೇ ವಾಮಪಾರ್ಶ್ವೇ ವಾ ಸಮುಪವೇಶಯಿತುಂ ಮಮಾಧಿಕಾರೋ ನಾಸ್ತಿ | 41 ಅಧಾನ್ಯದಶಶಿಷ್ಯಾ ಇಮಾಂ ಕಥಾಂ ಶ್ರುತ್ವಾ ಯಾಕೂಬ್ಯೋಹನ್ಯಾಂ ಚುಕುಪುಃ | 42 ಕಿನ್ತು ಯೀಶುಸ್ತಾನ್ ಸಮಾಹೂಯ ಬಭಾಷೇ, ಅನ್ಯದೇಶೀಯಾನಾಂ ರಾಜತ್ವಂ ಯೇ ಕುರ್ವನ್ತಿ ತೇ ತೇಷಾಮೇವ ಪ್ರಭುತ್ವಂ ಕುರ್ವನ್ತಿ, ತಥಾ ಯೇ ಮಹಾಲೋಕಾಸ್ತೇ ತೇಷಾಮ್ ಅಧಿಪತಿತ್ವಂ ಕುರ್ವನ್ತಿತಿ ಯೂಯಂ ಜಾನೀಥ | 43 ಕಿನ್ತು ಯುಷ್ಮಾಕಂ ಮಧ್ಯೇ ನ ತಥಾ ಭವಿಷ್ಯತಿ, ಯುಷ್ಮಾಕಂ ಮಧ್ಯೇ ಯಃ ಪ್ರಾಧಾನ್ಯಂ ವಾಚ್ಛತಿ ಸ ಯುಷ್ಮಾಕಂ ಸೇವಕೋ ಭವಿಷ್ಯತಿ, 44 ಯುಷ್ಮಾಕಂ ಯೋ ಮಹಾನ್ ಭವಿತುಮಿಚ್ಛತಿ ಸ ಸರ್ವೇಷಾಂ ಕಿಜ್ಜರೋ ಭವಿಷ್ಯತಿ | 45 ಯತೋ ಮನುಷ್ಯಪುತ್ರಃ ಸೇವ್ಯೋ ಭವಿತುಂ ನಾಗತಃ ಸೇವಾಂ ಕರ್ತಾಂ ತಥಾನೇಕೇಷಾಂ ಪರಿತ್ರಾಣಸ್ಯ ಮೂಲ್ಯರೂಪಸ್ವಪಾಣಂ ದಾತುಂಚ್ಛಾಗತಃ | 46 ಅಥ ತೇ ಯಿರೀಹೋನಗರಂ ಪ್ರಾಪ್ತಾಸ್ತಸ್ಮಾತ್ ಶಿಷ್ಯೈ ಲೋಕೈಶ್ಚ ಸಹ ಯೀಶೋ ಗಮನಕಾಲೇ ಟೀಮಯಸ್ಯ ಪುತ್ರೋ ಬರ್ಲೀಮಯನಾಮಾ ಅನ್ಯಸ್ತನ್ಮಾರ್ಗಪಾರ್ಶ್ವೇ ಭಿಕ್ಷಾರ್ಥಮ್ ಉಪವಿಷ್ಯಃ | 47 ಸ ನಾಸರತೀಯಸ್ಯ ಯೀಶೋರಾಗಮನವಾರ್ತಾಂ ಪ್ರಾಪ್ಯ ಪ್ರೋಚೈ ವಕ್ತುಮಾರೇಭೇ, ಹೇ ಯೀಶೋ ದಾಯೂದಃ ಸನ್ತಾನ ಮಾಂ ದಯಸ್ವ | 48 ತತೋನೇಕೇ ಲೋಕಾ ಮೌನೀಭವೇತಿ ತಂ ತರ್ಜಯಾಮಾಸುಃ, ಕಿನ್ತು ಸ ಪುನರಧಿಕಮುಚ್ಛೈ ಜಗಾದ, ಹೇ ಯೀಶೋ ದಾಯೂದಃ ಸನ್ತಾನ ಮಾಂ ದಯಸ್ವ | 49 ತದಾ ಯೀಶುಃ ಸ್ಥಿತ್ವಾ ತಮಾಹ್ವಾತುಂ ಸಮಾದಿದೇಶ, ತತೋ ಲೋಕಾಸ್ತಮನ್ಮಮಾಹೂಯ ಬಭಾಷೀರ, ಹೇ ನರ, ಸ್ಥಿರೋ ಭವ, ಉತ್ತಿಷ್ಯ, ಸ ತ್ವಾಮಾಹ್ವಯತಿ | 50 ತದಾ ಸ ಉತ್ತರೀಯವಸ್ತ್ರಂ ನಿಕ್ಷಿಪ್ಯ ಪ್ರೋತ್ಸಾಯು

ಯೀಶೋಃ ಸಮೀಪಂ ಗತಃ | 51 ತತೋ ಯೀಶುಸ್ತಮವದತ್ ತ್ವಯಾ ಕಿಂ ಪ್ರಾರ್ಥ್ಯತೇ? ತುಭ್ಯಮಹಂ ಕಿಂ ಕರಿಷ್ಯಾಮೀ? ತದಾ ಸೋನ್ನಸ್ತಮುವಾಚ, ಹೇ ಗುರೋ ಮದೀಯಾ ದೃಷ್ಟಿರ್ಭವೇತ್ | 52 ತತೋ ಯೀಶುಸ್ತಮುವಾಚ ಯಾಹಿ ತವ ವಿಶ್ವಾಸಸ್ತಾಂ ಸ್ತಸ್ಥಮಕಾಷೀತ್, ತಸ್ಮಾತ್ ತತ್ಕ್ಷಣಂ ಸ ದೃಷ್ಟಿಂ ಪ್ರಾಪ್ಯ ಪಥಾ ಯೀಶೋಃ ಪಶ್ಚಾದ್ ಯಯೌ |

11 ಅನನ್ತರಂ ತೇಷು ಯಿರೂಶಾಲಮಃ ಸಮೀಪಸ್ಥಯೋ ಬೈತ್ವಗೀಬೈಥನೀಯಪುರಯೋರನಿಕ್ಷಿಪ್ಯಂ

ಜೈತುನನಾಮಾದ್ರಿಮಾಗತೇಷು ಯೀಶುಃ ಪ್ರೇಷಣಕಾಲೇ ದ್ವೌ ಶಿಷ್ಯಾವಿದಂ ವಾಕ್ಯಂ ಜಗಾದ, 2 ಯುವಾಮಮುಂ ಸಮ್ಬುಖಸ್ಥಂ ಗ್ರಾಮಂ ಯಾತಂ, ತತ್ರ ಪ್ರವಿಶ್ಯ ಯೋ ನರಂ ನಾವಹತ್ ತಂ ಗರ್ಧ್ವಭಶಾವಕಂ ದ್ರಕ್ಷ್ಯಥಸ್ತಂ ಮೋಚಯಿತ್ವಾನಯತಂ | 3 ಕಿನ್ತು ಯುವಾಂ ಕಮ್ಮೇದಂ ಕುತಃ ಕುರುಥಃ? ಕಥಾಮಿಮಾಂ ಯದಿ ಕೋಪಿ ಪೃಚ್ಛತಿ ತರ್ಹಿ ಪ್ರಭೋರತ್ರ ಪ್ರಯೋಜನಮಸ್ತಿತಿ ಕಥಿತೇ ಸ ಶೀಘ್ರಂ ತಮತ್ರ ಪ್ರೇಷಯಿಷ್ಯತಿ | 4 ತತ್ತಸೌ ಗತ್ವಾ ದ್ವಿಮಾರ್ಗಮೇಲನೇ ಕಸ್ತಚಿದ್ ದ್ವಾರಸ್ಯ ಪಾರ್ಶ್ವೇ ತಂ ಗರ್ಧ್ವಭಶಾವಕಂ ಪ್ರಾಪ್ಯ ಮೋಚಯತಃ, 5 ಏತರ್ಹಿ ತತ್ರೋಪಸ್ಥಿತಲೋಕಾನಾಂ ಕಶ್ಚಿದ್ ಅಪ್ಯಭ್ಯತ್, ಗರ್ಧ್ವಭಶಿತುಂ ಕುತೋ ಮೋಚಯಥಃ? 6 ತದಾ ಯೀಶೋರಾಜ್ಞಾನಸಾರೇಣ ತೇಭ್ಯಃ ಪ್ರತ್ಯುಧಿತೇ ತತ್ಕ್ಷಣಂ ತಮಾದಾತುಂ ತೇನುಜಜ್ಞಃ | 7 ಅಥ ತೌ ಯೀಶೋಃ ಸನ್ನಿಧಿಂ ಗರ್ಧ್ವಭಶಿತುಮ್ ಆನೀಯ ತದುಪರಿ ಸ್ವಪಸ್ತಾಣಿ ಪಾತಯಾಮಾಸತುಃ; ತತಃ ಸ ತದುಪರಿ ಸಮುಪವಿಷ್ಯಃ | 8 ತದಾನೇಕೇ ಪಥಿ ಸ್ವಪಾಸಾಂಸಿ ಪಾತಯಾಮಾಸುಃ, ಪರೈಶ್ಚ ತರುಶಾಖಾಶ್ಚಿತವಾ ಮಾರ್ಗೇ ವಿಕೀರ್ಣಾಃ | 9 ಅಪರಶ್ಚ ಪಶ್ಚಾದ್ಗಾಮಿನೋಽಗ್ರಗಾಮಿನಶ್ಚ ಸರ್ವೇ ಜನಾ ಉಚ್ಯೇಸ್ವರೇಣ ವಕ್ತುಮಾರೇಭೀರ, ಜಯ ಜಯ ಯಃ ಪರಮೇಶ್ವರಸ್ಯ ನಾಮ್ನಾಗಚ್ಛತಿ ಸ ಧನ್ಯ ಇತಿ | 10 ತಥಾಸ್ಮಾಕಮಂ ಪೂರ್ವಪುರುಷಸ್ಯ ದಾಯೂದೋ ಯದ್ರಾಜ್ಯಂ ಪರಮೇಶ್ವರನಾಮ್ಯಯಾತಿ ತದಪಿ ಧನ್ಯಂ, ಸರ್ವಸ್ಮಾದ್ಬಾಹ್ಯಯೇ ಸ್ತರ್ಗೇ ಈಶ್ವರಸ್ಯ ಜಯೋ ಭವೇತ್ | 11 ಇತ್ಯಂ ಯೀಶು ಯಿರೂಶಾಲಮಿ ಮನ್ದಿರಂ ಪ್ರವಿಶ್ಯ ಚತುರ್ದಿಕ್ಶಾನ್ ಸರ್ವಾಣಿ ವಸ್ತುನಿ ದೃಷ್ಟವಾನ್; ಅಥ ಸಾಯಂಕಾಲ ಉಪಸ್ಥಿತೇ ದ್ವಾದಶಶಿಷ್ಯಸಹಿತೋ ಬೈಥನಿಯಂ ಜಗಾಮ | 12 ಅಪರೇಹನಿ ಬೈಥನಿಯಾದ್ ಆಗಮನಸಮಯೇ ಕ್ಷುಧಾತ್ರೋ ಬಭೂವ | 13 ತತೋ ದೂರೇ ಸಪತ್ರಮುಡುಮ್ಪರಪಾದಪಂ ವಿಲೋಕ್ಯ ತತ್ರ ಕಿಚ್ಛೇತ್ ಫಲಂ ಪ್ರಾಪ್ತುಂ ತಸ್ಯ ಸನ್ನಿಕ್ಯಷ್ಟಂ ಯಯೌ, ತದಾನೀಂ ಫಲಪಾತನಸ್ಯ ಸಮಯೋ ನಾಗಚ್ಛತಿ | ತತ್ತತ್ಪ್ರೋಪಸ್ಥಿತಃ ಪತಾಣಿ ವಿನಾ ಕಿಮಪ್ಯಪರಂ ನ ಪ್ರಾಪ್ಯ ಸ ಕಥಿತವಾನ್, 14 ಅದ್ವಾರಭ್ಯ ಕೋಪಿ ಮಾನವಸ್ತತ್ತಃ ಫಲಂ ನ ಭುಜ್ಞೇತ; ಇಮಾಂ ಕಥಾಂ ತಸ್ಯ ಶಿಷ್ಯಾಃ ಶುಶ್ರುವುಃ | (a10n g165) 15 ತದನನ್ತರಂ ತೇಷು ಯಿರೂಶಾಲಮಮಾಯಾತೇಷು ಯೀಶು ಮಗ್ನಿರಂ ಗತ್ವಾ ತತ್ರಸ್ಥಾನಾಂ ಬಣಿಜಾಂ ಮುದ್ರಾಸನಾನಿ ಪಾರಾವತವಿಕೀತ್ಯಹಾಮ್ ಆಸನಾನಿ ಚ ನ್ಯುಬ್ಬಯಾಂಚುಕಾರ ಸರ್ವಾನ್ ಕ್ರೇತ್ಯನ್ ವಿಕ್ರೇತ್ಯಂಶ್ಚ ಬಹಿಶ್ಚಕಾರ | 16 ಅಪರಂ ಮನ್ದಿರಮಧ್ಯೇನ ಕಿಮಪಿ ಪಾತ್ರಂ ವೋಥುಂ ಸರ್ವಜನಂ ನಿವಾರಯಾಮಾಸ | 17 ಲೋಕಾನುಪದಿಶನ್ ಜಗಾದ, ಮಮ ಗೃಹಂ ಸರ್ವಜಾತೀಯಾನಾಂ ಪ್ರಾರ್ಥನಾಗೃಹಮ್ ಇತಿ ನಾಮ್ನಾ ಪ್ರಥಿತಂ ಭವಿಷ್ಯತಿ ಏತತ್ ಕಿಂ ಶಾಸ್ತ್ರೇ ಲಿಖಿತಂ ನಾಸ್ತಿ? ಕಿನ್ತು ಯೂಯಂ ತದೇವ

ಬೋರಾಣಾಂ ಗಹ್ವರಂ ಕುರುಧ | 18 ಇಮಾಂ ವಾಣೀಂ ಶ್ರುತ್ವಾಧ್ಯಾಪಕಾಃ ಪ್ರಧಾನಯಾಜಕಾಶ್ಚ ತಂ ಯಥಾ ನಾಶಯಿತುಂ ಶಕ್ಯವನ್ನಿ ತಥೋಪಾಯಂ ಮೃಗಯಾಮಾಸುಃ, ಕಿನ್ನು ತಸ್ಯೋಪದೇಶಾತ್ ಸರ್ವೇ ಲೋಕಾ ವಿಸ್ಮಯಂ ಗತಾ ಅತಸ್ತೇ ತಸ್ಮಾದ್ ಬಿಭೃಃ | 19 ಅಥ ಸಾಯಂಸಮಯ ಉಪಸ್ಥಿತೇ ಯೇಶುರ್ನಗರಾದ್ ಬಹಿರ್ವಾಜ | 20 ಅನನ್ತರಂ ಪ್ರಾತಃಕಾಲೇ ತೇ ತೇನ ಮಾರ್ಗೇಣ ಗಚ್ಛನ್ತಸ್ತಮುಡುಮ್ಪರಮಹೀರುಹಂ ಸಮೂಲಂ ಶುಷ್ಕಂ ದದೃಶುಃ | 21 ತತಃ ಪಿತರಃ ಪೂರ್ವವಾಕ್ಯಂ ಸ್ಮರನ್ ಯೇಶುಂ ಬಭಾಷಂ, ಹೇ ಗುರೋ ಪಶ್ಚತು ಯ ಉಡುಮ್ಪರವಿಟಿಪೀ ಭವತಾ ಶಪ್ತಃ ಸ ಶುಷ್ಕೋ ಬಭೂವ | 22 ತತೋ ಯೇಶುಃ ಪ್ರತ್ಯವಾದೀತ್, ಯೂಯಮೀಶ್ವರೇ ವಿಶ್ವಸಿತ | 23 ಯುಷ್ಮಾನಹಂ ಯಥಾರ್ಥಂ ವದಾಮಿ ಕೋಪಿ ಯದ್ಯೇತದ್ಗಿರಿಂ ವದತಿ, ತ್ವಮುತ್ಪಾಯ ಗತ್ವಾ ಜಲಧೌ ಪತ, ಪೂ್ರೋಕ್ತಮಿದಂ ವಾಕ್ಯಮವಶ್ಯಂ ಘಟಿಷ್ಯತೇ, ಮನಸಾ ಕಿಮಪಿ ನ ಸನ್ನಿಹ್ಯ ಚೇದಿದಂ ವಿಶ್ವಸೇತ್ ತರ್ಹಿ ತಸ್ಯ ವಾಕ್ಯಾನುಸಾರೇಣ ತದ್ ಘಟಿಷ್ಯತೇ | 24 ಅತೋ ಹೇತೋರಹಂ ಯುಷ್ಮಾನ್ ವಚಿ, ಪ್ರಾರ್ಥನಾಕಾಲೇ ಯದ್ದಾದಾಕಾಂಕ್ಷಿಷ್ಯದ್ಧೇ ತತ್ತದವಶ್ಯಂ ಪ್ರಾಪ್ಸ್ಯಥ, ಇತ್ಯಂ ವಿಶ್ವಸಿತ, ತತಃ ಪ್ರಾಪ್ಸ್ಯಥ | 25 ಅಪರಂಚ್ಚ ಯುಷ್ಮಾಸು ಪ್ರಾರ್ಥಯಿತುಂ ಸಮುತ್ಥಿತೇಷು ಯದಿ ಕೋಪಿ ಯುಷ್ಮಾಕಮ್ ಅಪರಾಧೀ ತಿಷ್ಯತಿ, ತರ್ಹಿ ತಂ ಕ್ಷಮದ್ಧಂ, ತಥಾ ಕೃತೇ ಯುಷ್ಮಾಕಂ ಸ್ವರ್ಗಸ್ಯಃ ಪಿತಾಪಿ ಯುಷ್ಮಾಕಮಾಗಾಮಿ ಕ್ಷಮಿಷ್ಯತೇ | 26 ಕಿನ್ನು ಯದಿ ನ ಕ್ಷಮದ್ಧೇ ತರ್ಹಿ ವಃ ಸ್ವರ್ಗಸ್ಯಃ ಪಿತಾಪಿ ಯುಷ್ಮಾಕಮಾಗಾಂಸಿ ನ ಕ್ಷಮಿಷ್ಯತೇ | 27 ಅನನ್ತರಂ ತೇ ಪುನ ಯಿರೂಶಾಲಮಂ ಪ್ರವಿವಿಶುಃ, ಯೇಶು ಯದಾ ಮಧ್ಯೇಮನ್ನಿರಮ್ ಇತಸ್ತತೋ ಗಚ್ಛತಿ, ತದಾನೀಂ ಪ್ರಧಾನಯಾಜಕಾ ಉಪಾಧ್ಯಾಯಾಃ ಪ್ರಾಚ್ಚಶ್ಚ ತದನ್ವಿಕಮೇತ್ಯ ಕಥಾಮಮಾಂ ಪಪ್ರಚ್ಛುಃ, 28 ತ್ವಂ ಕೇನಾದೇಶೇನ ಕರ್ಮಾಣ್ಯೇತಾನಿ ಕರೋಷಿ? ತದ್ಯೇತಾನಿ ಕರ್ಮಾಣಿ ಕರ್ತಾಂ ಕೇನಾದಿಷ್ಟೋಸಿ? 29 ತತೋ ಯೇಶುಃ ಪ್ರತಿಗದಿತವಾನ್ ಅಹಮಪಿ ಯುಷ್ಮಾನ್ ಏಕಕಥಾಂ ಪೃಚ್ಛಾಮಿ, ಯದಿ ಯೂಯಂ ತಸ್ಯಾ ಉತ್ತರಂ ಕುರುಥ, ತರ್ಹಿ ಕಯಾಜ್ಞಯಾಹಂ ಕರ್ಮಾಣ್ಯೇತಾನಿ ಕರೋಮಿ ತದ್ ಯುಷ್ಮಭ್ಯಂ ಕಥಯಿಷ್ಯಾಮಿ | 30 ಯೋಹನೋ ಮಜ್ಜನಮ್ ಈಶ್ವರಾತ್ ಜಾತಂ ಕಿಂ ಮಾನವಾತ್? ತನ್ನಹ್ಯಂ ಕಥಯತ | 31 ತೇ ಪರಸ್ಪರಂ ವಿವೇಕ್ತುಂ ಪ್ರಾರೇಭಿರೇ, ತದ್ ಈಶ್ವರಾದ್ ಬಭೂವೇತಿ ಚೇದ್ ವದಾಮಸ್ತರ್ಹಿ ಕುತಸ್ತಂ ನ ಪ್ರತ್ಯೇತ? ಕಥಮೇತಾಂ ಕಥಯಿಷ್ಯತಿ | 32 ಮಾನವಾದ್ ಅಭವದಿತಿ ಚೇದ್ ವದಾಮಸ್ತರ್ಹಿ ಲೋಕೇಭ್ಯೋ ಭಯಮಸ್ತಿ ಯತೋ ಹೇತೋಃ ಸರ್ವೇ ಯೋಹನಂ ಸತ್ಯಂ ಭವಿಷ್ಯದ್ವಾದಿನಂ ಮನ್ಯನೇ | 33 ಅತಏವ ತೇ ಯೇಶುಂ ಪ್ರತ್ಯವಾದಿಷು ವರ್ಯಂ ತದ್ ವಕ್ತುಂ ನ ಶಕ್ಯಮಃ | ಯೇಶುರುವಾಚ, ತರ್ಹಿ ಯೇನಾದೇಶೇನ ಕರ್ಮಾಣ್ಯೇತಾನಿ ಕರೋಮಿ, ಅಹಮಪಿ ಯುಷ್ಮಭ್ಯಂ ತನ್ನ ಕಥಯಿಷ್ಯಾಮಿ |

12 ಅನನ್ತರಂ ಯೇಶು ದ್ವಿಷ್ಟಾನೇನ ತೇಭ್ಯಃ ಕಥಯಿತುಮಾರೇಭೇ, ಕಶ್ಚಿದೇಕೋ ದ್ರಾಕ್ಷಾಕ್ಷೇತ್ರಂ ವಿಧಾಯ ತಚ್ಚತುರ್ಧಿಕ್ಷು ವಾರಣೀಂ ಕೃತ್ವಾ ತನ್ನದ್ಯೇ ದ್ರಾಕ್ಷಾಪೇಷಣಕುಣ್ಡಮ್ ಅಖನತ್, ತಥಾ ತಸ್ಯ ಗಡಮಪಿ ನಿರ್ಮಿತವಾನ್ ತತಸ್ತತ್ಕ್ಷೇತ್ರಂ ಕೃಷೀವಲೇಷು ಸಮರ್ಪ್ಯ ದೂರದೇಶಂ ಜಗಾಮ | 2 ತದನನ್ತರಂ ಫಲಕಾಲೇ ಕೃಷೀವಲೇಭ್ಯೋ ದ್ರಾಕ್ಷಾಕ್ಷೇತ್ರಫಲಾನಿ ಪ್ರಾಪ್ತುಂ ತೇಷಾಂ ಸವಿಧೇ ಭೃತ್ಯಮ್ ಏಕಂ ಪ್ರಾಹಿಣೋತ್ | 3 ಕಿನ್ನು ಕೃಷೀವಲಾಸ್ಯಂ ದೃಶ್ಯಾ ಪ್ರಹೃತ್ಯ ರಿಕ್ತಹಸ್ತಂ ವಿಸಸೃಜುಃ | 4 ತತಃ ಸ

ಪುನರನ್ಯಮೇಕಂ ಭೃತ್ಯಂ ಪ್ರಷಯಾಮಾಸ, ಕಿನ್ನು ತೇ ಕೃಷೀವಲಾಃ ಪಾಷಾಣಾಫಾತ್ಯೈಸ್ತಸ್ಯ ಶಿರೋ ಭಚ್ಛ್ವಾಸ್ತ ಸಾಪಮಾನಂ ತಂ ವ್ಯಸರ್ಜನ್ | 5 ತತಃ ಪರಂ ಸೋಪರಂ ದಾಸಂ ಪ್ರಾಹಿಣೋತ್ ತದಾ ತೇ ತಂ ಜಘ್ನುಃ, ಏವಮ್ ಅನೇಕೇಷಾಂ ಕಸ್ಯಚಿತ್ ಪ್ರಹಾರಃ ಕಸ್ಯಚಿತ್ ವಧಶ್ಚ ತೈಃ ಕೃತಃ | 6 ತತಃ ಪರಂ ಮಯಾ ಸ್ವಪುತ್ರೇ ಪ್ರಹಿತೇ ತೇ ತಮವಶ್ಯಂ ಸಮ್ಯಂಸ್ತನೇ, ಇತ್ಯುಕ್ತ್ವಾವಶೇಷೇ ತೇಷಾಂ ಸನ್ನಿಧೌ ನಿಜಪ್ರಿಯಮ್ ಅದ್ವಿತೀಯಂ ಪುತ್ರಂ ಪ್ರೇಷಯಾಮಾಸ | 7 ಕಿನ್ನು ಕೃಷೀವಲಾಃ ಪರಸ್ಪರಂ ಜಗದುಃ, ಏಷ ಉತ್ತರಾಧಿಕಾರೀ, ಆಗಚ್ಛತ ವಯಮೇನಂ ಹನ್ತಸ್ತಥಾ ಕೃತೇ 5ಧಿಕಾರೋಯಮ್ ಅಸ್ಯಾಕಂ ಭವಿಷ್ಯತಿ | 8 ತತಸ್ತಂ ದೃಶ್ಯಾ ಹತ್ವಾ ದ್ರಾಕ್ಷಾಕ್ಷೇತ್ರಾದ್ ಬಹಿಃ ಪ್ರಾಶ್ಚಿಪನ್ | 9 ಅನೇನಾಸ್ಮಿ ದ್ರಾಕ್ಷಾಕ್ಷೇತ್ರಪತಿಸಿ ಕಿಂ ಕರಿಷ್ಯತಿ? ಸ ಏತ್ಯ ತಾನ್ ಕೃಷೀವಲಾನ್ ಸಂಹತ್ಯ ತಕ್ಷೇತ್ರಮ್ ಅನ್ಯೇಷು ಕೃಷೀವಲೇಷು ಸಮರ್ಪಯಿಷ್ಯತಿ | 10 ಅಪರಂಚ್ಚ, ಸ್ಥಪತಯಃ ಕರಿಷ್ಯನ್ನಿ ಗ್ರಾವಾಣಂ ಯನ್ನು ತುಚ್ಛಕಂ | ಪ್ರಾಧಾನಪ್ರಸರಃ ಕೋಣೇ ಸ ಏವ ಸಂಭವಿಷ್ಯತಿ | 11 ಏತತ್ ಕರ್ಮ್ಯ ಪರೇಶಸ್ಯಾಂ ದೃಶ್ಯಂ ನೋ ದೃಷ್ಟಿಸ್ತೋ ಭವೇತ್ | | ಇಮಾಂ ಶಾಸ್ತ್ರೀಯಾಂ ಲಿಪಿಂ ಯೂಯಂ ಕಿಂ ನಾಪಾರಿಷ್ಠ? 12 ತದಾನೀಂ ಸ ತಾನುದ್ವಿಶ್ವ ತಾಂ ದೃಷ್ಟಾನ್ತಕಥಾಂ ಕಥಿತವಾನ್, ತ ಇತ್ಯಂ ಬುದ್ಧ್ವಾ ತಂ ಧರ್ತಾ ಮುದ್ಯತಾಃ, ಕಿನ್ನು ಲೋಕೇಭ್ಯೋ ಬಿಭೃಃ, ತದನನ್ತರಂ ತೇ ತಂ ವಿಹಾಯ ವಪ್ರಜುಃ | 13 ಅಪರಂಚ್ಚ ತೇ ತಸ್ಯ ವಾಕ್ಯದೋಷಂ ಧರ್ತಾಂ ಕತಿಪಯಾನ್ ಫಿರೂಶಿನೋ ಹೇರೋದೀಯಾಂಶ್ಚ ಲೋಕಾನ್ ತದನ್ವಿಕಂ ಪ್ರೇಷಯಾಮಾಸುಃ | 14 ತ ಆಗತ್ಯ ತಮವದನ್, ಹೇ ಗುರೋ ಭವಾನ್ ತದ್ಭಾಷೀ ಕಸ್ಯಾಪ್ಯನುರೋಧಂ ನ ಮನ್ಯತೇ, ಪಪ್ರಪಾತಚ್ಚ ನ ಕರೋತಿ, ಯಥಾರ್ಥತ ಈಶ್ವರೀಯಂ ಮಾರ್ಗಂ ದರ್ಶಯತಿ ವಯಮೇತತ್ ಪ್ರಜಾನೀಮಃ, ಕೈಸರಾಯ ಕರೋ ದೇಯೋ ನ ವಾಂ? ವಯಂ ದಾಸ್ಯಾಮೋ ನ ವಾ? 15 ಕಿನ್ನು ಸ ತೇಷಾಂ ಕಪಟಂ ಜ್ಞಾತ್ವಾ ಜಗಾದ, ಕುತೋ ಮಾಂ ಪರೀಕ್ಷದೇ? ಏಕಂ ಮುದ್ರಾಪಾದಂ ಸಮಾನೀಯ ಮಾಂ ದರ್ಶಯತ | 16 ತದಾ ತೈರೇಕಸ್ಮಿನ್ ಮುದ್ರಾಪಾದೇ ಸಮಾನೀತೇ ಸ ತಾನ್ ಪಪ್ರಚ್ಛ, ಅಶ್ಚ ಲಿಖಿತಂ ನಾಮ ಮೂರ್ತಿ ವರ್ ಕಸ್ಯ? ತೇ ಪ್ರತ್ಯೂಚುಃ, ಕೈಸರಸ್ಯ | 17 ತದಾ ಯೇಶುರವದತ್ ತರ್ಹಿ ಕೈಸರಸ್ಯ ದ್ರವ್ಯಾಣಿ ಕೈಸರಾಯ ದತ್ತ, ಈಶ್ವರಸ್ಯ ದ್ರವ್ಯಾಣಿ ತು ಈಶ್ವರಾಯ ದತ್ತ; ತತಸ್ತೇ ವಿಸ್ಮಯಂ ಮೇನಿರೇ | 18 ಅಥ ಮೃತಾನಾಮುತ್ಥಾನಂ ಯೇ ನ ಮನ್ಯನೇ ತೇ ಸಿದೂಕಿನೋ ಯೇಶೋಃ ಸಮೀಪಮಾಗತ್ಯ ತಂ ಪಪ್ರಚ್ಛುಃ; 19 ಹೇ ಗುರೋ ಕಶ್ಚಿಜ್ಜನೋ ಯದಿ ನಿಃಸನ್ನತಿಸಿ ಸನ್ ಭಾರ್ಯಾಯಾಂ ಸತ್ಯಾಂ ಪ್ರಿಯತೇ ತರ್ಹಿ ತಸ್ಯ ಭ್ರಾತಾ ತಸ್ಯ ಭಾರ್ಯಾಯಾಂ ಗೃಹೀತ್ವಾ ಭ್ರಾತು ವರ್ಣೋತ್ಪತ್ತಿಂ ಕರಿಷ್ಯತಿ, ವ್ಯವಸ್ಥಾಮಿಮಾಂ ಮೂಸಾ ಅಸ್ಮಾನ್ ಪ್ರತಿ ವ್ಯಲಿಖತ್ | 20 ಕಿನ್ನು ಕೇಚಿತ್ ಸಪ್ತ ಭ್ರಾತರ ಅಸನ್, ತತಸ್ತೇಷಾಂ ಜ್ಯೇಷ್ಠಭ್ರಾತಾ ವಿವಹ್ಯ ನಿಃಸನ್ನತಿಸಿ ಸನ್ ಅಮ್ರಿಯತ | 21 ತತೋ ದ್ವಿತೀಯೋ ಭ್ರಾತಾ ತಾಂ ಸ್ತ್ರಿಯಮಗೃಹಣತ್ ಕಿನ್ನು ಸೋಪಿ ನಿಃಸನ್ನತಿಸಿ ಸನ್ ಅಮ್ರಿಯತ; ಅಥ ತೃತೀಯೋಪಿ ಭ್ರಾತಾ ತಾದ್ಯುಶೋಭವತ್ | 22 ಇತ್ಯಂ ಸಪ್ತೆವ ಭ್ರಾತರಸ್ತಾಂ ಸ್ತ್ರಿಯಂ ಗೃಹೀತ್ವಾ ನಿಃಸನ್ನಾನಾಃ ಸನ್ನೋಽಮ್ರಿಯನ್, ಸರ್ವಶೇಷೇ ಸಾಪಿ ಸ್ತ್ರೀ ಪ್ರಿಯತೇ ಸ್ | 23 ಅಥ ಮೃತಾನಾಮುತ್ಥಾನಕಾಲೇ ಯದಾ ತ ಉತ್ಥಾಸ್ಯನ್ನಿ ತದಾ ತೇಷಾಂ ಕಸ್ಯ ಭಾರ್ಯಾ ಸಾ ಭವಿಷ್ಯತಿ? ಯತಸ್ತೇ ಸಪ್ತೆವ ತಾಂ ವ್ಯವಹನ್ | 24 ತತೋ ಯೇಶುಃ ಪ್ರತ್ಯುಪಾಚ ಶಾಸ್ತ್ರಮ್ ಈಶ್ವರಶಕ್ತಿಚ್ಚ ಯೂಯಮಜ್ಞಾತ್ವಾ ಕಿಮಭ್ಯಾಮೃತ ನ? 25 ಮೃತಲೋಕಾನಾಮುತ್ಥಾನಂ

ಸತಿ ತೇ ನ ವಿವಹಸ್ವಿ ವಾಗ್ನತ್ವಾ ಅಪಿ ನ ಭವನ್ತಿ, ಕಿನ್ತು ಸ್ವರ್ಗೀಯದೂತಾನಾಂ ಸದೃಶಾ ಭವನ್ತಿ | 26 ಪುನಶ್ಚ "ಅಹಮ್ ಇಭಾಹೀಮ ಈಶ್ವರ ಇಸ್ಮಾಕ ಈಶ್ವರೋ ಯಾಕೂಬಶ್ಚೇಶ್ವರಃ" ಯಾಮಿಮಾಂ ಕಥಾಂ ಸ್ವಮ್ನುಮಧ್ಯೇ ತಿಷ್ಠನ್ ಈಶ್ವರೋ ಮೂಸಾಮವಾದೀತ್ ಮೃತಾನಾಮುತ್ಥಾನಾರ್ಥೇ ಸಾ ಕಥಾ ಮೂಸಾಲಿಖಿತೇ ಪುಸ್ತಕೇ ಕಿಂ ಯುಷ್ಣಾಭಿ ನಾರ್ಪಾತಿ? 27 ಈಶ್ವರೋ ಜೀವತಾಂ ಪ್ರಭುಃ ಕಿನ್ತು ಮೃತಾನಾಂ ಪ್ರಭು ನರ್ ಭವತಿ, ತಸ್ಮಾದ್ಧೇತೋ ಯೂರ್ಯಂ ಮಹಾಭ್ರಮೇಣ ತಿಷ್ಠಥ | 28 ಏತರ್ಹಿ ಏಕೋಧ್ಯಾಪಕ ಏತ್ರ ತೇಷಾಮಿತ್ಯಂ ವಿಚಾರಂ ಶ್ರುಶ್ವಾಪ; ಯೀಶುಸ್ತೇಷಾಂ ವಾಕ್ಯಸ್ಯ ಸದುತ್ತರಂ ದತ್ತವಾನ್ ಇತಿ ಬುದ್ಧ್ವಾಸ್ವ ತಂ ಪೃಷ್ಠವಾನ್ ಸರ್ವ್ವಾಸಾಮ್ ಆಜ್ಞಾನಾಂ ಕಾ ಶ್ರೇಷ್ಠಾ? ತತೋ ಯೀಶುಃ ಪ್ರತ್ಯುವಾಚ, 29 "ಹೇ ಇಸ್ರಾಯೇಲ್ಯೋಕಾ ಅವಧತ್ತ, ಅಸ್ಮಾಕಂ ಪ್ರಭುಃ ಪರಮೇಶ್ವರ ಏಕ ಏವ, 30 ಯೂಯಂ ಸರ್ವ್ವನ್ಯುಕರಣೈಃ ಸರ್ವ್ವಪ್ರಾಣೈಃ ಸರ್ವ್ವಚಿತ್ತೈಃ ಸರ್ವ್ವಶಕ್ತಿಭಿಶ್ಚ ತಸ್ಮಿನ್ ಪ್ರಭೌ ಪರಮೇಶ್ವರೇ ಪ್ರೀಯದ್ಧಂ," ಇತ್ಯಾಜ್ಞಾ ಶ್ರೇಷ್ಠಾ | 31 ತಥಾ "ಸ್ವಪ್ರತಿವಾಸಿನಿ ಸ್ವವತ್ ಪ್ರೇಮ ಕುರುದ್ಧಂ," ಏಷಾ ಯಾ ದ್ವಿತೀಯಾಜ್ಞಾ ಸಾ ತಾದೃಶೀ; ಏತಾಭ್ಯಾಂ ದ್ವಾಭ್ಯಾಮ್ ಆಜ್ಞಾಭ್ಯಾಮ್ ಅನ್ಯಾ ಕಾಪ್ಯಾಜ್ಞಾ ಶ್ರೇಷ್ಠಾ ನಾಸ್ತಿ | 32 ತದಾ ಸೋಧ್ಯಾಪಕಸ್ತಮವದತ್, ಹೇ ಗುರೋ ಸತ್ಯಂ ಭವಾನ್ ಯಥಾರ್ಥಂ ಪ್ರೋಕ್ತವಾನ್ ಯತ ಏಕಸ್ಯಾದ್ ಈಶ್ವರಾದ್ ಅನ್ಯೋ ದ್ವಿತೀಯ ಈಶ್ವರೋ ನಾಸ್ತಿ; 33 ಅಪರಂ ಸರ್ವ್ವನ್ಯುಕರಣೈಃ ಸರ್ವ್ವಪ್ರಾಣೈಃ ಸರ್ವ್ವಚಿತ್ತೈಃ ಸರ್ವ್ವಶಕ್ತಿಭಿಶ್ಚ ಈಶ್ವರೇ ಪ್ರೇಮಕರಣಂ ತಥಾ ಸ್ವಮೀಪವಾಸಿನಿ ಸ್ವವತ್ ಪ್ರೇಮಕರಣಣ್ಯ ಸರ್ವ್ವೇಭ್ಯೋ ಹೋಮಬಲಿದಾನಾದಿಭ್ಯಃ ಶ್ರಷ್ಟಂ ಭವತಿ | 34 ತತೋ ಯೀಶುಃ ಸುಬುದ್ಧೇರಿವ ತಸ್ಯೇದಮ್ ಉತ್ತರಂ ಶ್ರುತ್ವಾ ತಂ ಭಾಷಿತವಾನ್ ತ್ವಮೇಶ್ವರಸ್ಯ ರಾಜ್ಯಾನ್ಮ ದೂರೋಸಿ | ಇತಃ ಪರಂ ತೇ ನ ಸಹ ಕಸ್ಯಾಪಿ ವಾಕ್ಯಸ್ಯ ವಿಚಾರಂ ಕರ್ತಾಂ ಕಸ್ಯಾಪಿ ಪ್ರಗಲ್ಬತಾ ನ ಜಾತಾ | 35 ಅನನ್ತರಂ ಮಧ್ಯೇಮನ್ದಿರಮ್ ಉಪದಿಶನ್ ಯೀಶುರಿಮಂ ಪ್ರಶ್ನಂ ಚಕಾರ, ಅಧ್ಯಾಪಕಾ ಅಭಿಷಿಕ್ತಂ (ತಾರಕಂ) ಕುತೋ ದಾಯೂದಃ ಸನ್ಯಾನಂ ವದನ್ತಿ? 36 ಸ್ವಯಂ ದಾಯೂದ್ ಪವಿತ್ರಸ್ಯಾತ್ಮನ ಆವೇಶೇನೇದಂ ಕಥಯಾಮಾಸ | ಯಥಾ | "ಮಮ ಪ್ರಭುಮಿದಂ ವಾಕ್ಯವದತ್ ಪರಮೇಶ್ವರಃ | ತವ ಶತ್ರುನಹಂ ಯಾವತ್ ಪಾದಪೀಠಂ ಕರೋಮಿ ನ | ತಾವತ್ ಕಾಲಂ ಮದೀಯೇ ತ್ವಂ ದಕ್ಷಪಾರ್ಶ್ವ ಉಪಾವಿಶ | " 37 ಯದಿ ದಾಯೂದ್ ತಂ ಪ್ರಭೂಂ ವದತಿ ತರ್ಹಿ ಕಥಂ ಸ ತಸ್ಯ ನನ್ಯಾನೋ ಭವಿತುಮರ್ಹತಿ? ಇತರೇ ಲೋಕಾಸ್ತತ್ಕಥಾಂ ಶ್ರುತ್ವಾನನನ್ಯಃ | 38 ತದಾನೀಂ ಸ ತಾನುಪದಿಶ್ಯ ಕಥಿತವಾನ್ ಯೇ ನರಾ ದೀರ್ಘಪರಿಧೇಯಾನಿ ಹಟ್ಟೇ ವಿಪನ್ಯ ಚ 39 ಲೋಕತ್ಯತನಮಸ್ಮಾರಾನ್ ಭಜನಗೃಹೇ ಪ್ರಧಾನಾಸನಾನಿ ಭೋಜನಕಾಲೇ ಪ್ರಧಾನಸ್ಥಾನಾನಿ ಚ ಕಾಜ್ಞನೇ; 40 ವಿಧವಾನಾಂ ಸರ್ವ್ವಸ್ಥಂ ಗ್ರಿಸಿತ್ವಾ ಲಲಾದ್ ದೀರ್ಘಕಾಲಂ ಪ್ರಾರ್ಥಯನ್ತೇ ತೇಭ್ಯ ಉಪಾಧ್ಯಾಯೇಭ್ಯಃ ಸಾವಧಾನಾ ಭವತಃ; ತೇಽಧಿಕತರಾನ್ ದಕ್ಷಾನ್ ಪ್ರಾಪ್ಸ್ಯನ್ತಿ | 41 ತದನನ್ತರಂ ಲೋಕಾ ಭಾಣ್ಯಾಗಾರೇ ಮುದ್ರಾ ಯಥಾ ನಿಕ್ಷಿಪನ್ತಿ ಭಾಣ್ಯಾಗಾರಸ್ಯ ಸಮ್ಯುಖೇ ಸಮುಪವಿಶ್ಯ ಯೀಶುಸ್ತದವಲೂಲೋಕಃ; ತದಾನೀಂ ಬಹವೋ ಧನಿನಸ್ತಸ್ಯ ಮಧ್ಯೇ ಬಹೂನಿ ಧನಾನಿ ನಿರಕ್ಷಿಪನ್ | 42 ಪಶ್ಚಾದ್ ಏಕಾ ದರಿದ್ರಾ ವಿಧವಾ ಸಮಾಗತ್ಯ ದ್ವಿಪಣಮೂಲ್ಯಾಂ ಮುದ್ರೈಕಾಂ ತತ್ರ ನಿರಕ್ಷಿಪತ್ | 43 ತದಾ ಯೀಶುಃ ಶಿಷ್ಯಾನ್ ಆಹೂಯ ಕಥಿತವಾನ್ ಯುಷ್ಣಾನಹಂ ಯಥಾರ್ಥಂ ವದಾಮಿ ಯೇ ಯೇ ಭಾಣ್ಯಾಗಾರೇಽಸ್ಮಿನ್ ಧನಾನಿ ನಿಕ್ಷಿಪನ್ತಿ ಸ್ಯ ತೇಭ್ಯಃ ಸರ್ವ್ವೇಭ್ಯ ಇಯಂ ವಿಧವಾ ದರಿದ್ರಾಧಿಕಮ್ ನಿಕ್ಷಿಪತಿ ಸ್ಯ |

44 ಯತಸ್ತೇ ಪ್ರಭೂತಧನಸ್ಯ ಕಿಚ್ಛಿತ್ ನಿರಕ್ಷಿಪನ್ ಕಿನ್ತು ದೀನೇಯಂ ಸ್ವದಿನಯಾಪನಯೋಗ್ಯಂ ಕಿಚ್ಛಿದಪಿ ನ ಸ್ಯಾಪಯಿತ್ವಾ ಸರ್ವ್ವಸ್ಥಂ ನಿರಕ್ಷಿಪತ್ |

13 ಅನನ್ತರಂ ಮನ್ಸಿದಾದ್ ಬರ್ಹಿಗಮನಕಾಲೇ ತಸ್ಯ ಶಿಷ್ಯಾಣಾಮೇಕಸ್ತಂ ವ್ಯಾಹೃತವಾನ್ ಹೇ ಗುರೋ ಪಶ್ಯತು ಕೀದೃಶಾಃ ಪಾಷಾಣಾಃ ಕೀದೃಕ್ ಚ ನಿಚಯನಂ | 2 ತದಾ ಯೀಶುಸ್ತಮ್ ಅವದತ್ ತ್ವಂ ಕಿಮೇತದ್ ಬೃಹನ್ಯಚಯನಂ ಪಶ್ಯಸಿ? ಅಸ್ಯೈಕಪಾಷಾಣೋಪಿ ದ್ವಿತೀಯಪಾಷಾಣೋಪರಿ ನ ಸ್ಯಾಸ್ತಿ ಸರ್ವ್ವೇಽಧಃಕ್ಷೇಪ್ಸ್ಯಂತೇ | 3 ಅಥ ಯಸ್ಮಿನ್ ಕಾಲೇ ಜೈತುನ್ಗಿರೌ ಮನ್ದಿರಸ್ಯ ಸಮ್ಯುಖೇ ಸ ಸಮುಪವಿಷ್ಯಸ್ತಸ್ಮಿನ್ ಕಾಲೇ ಪಿತರೋ ಯಾಕೂಬ್ ಯೋಹನ್ ಆದ್ರಿಯಶೈತೇ ತಂ ರಹಸಿ ಪಪ್ಪುಚ್ಛಃ, 4 ಏತಾ ಘಟಿನಾಃ ಕದಾ ಭವಿಷ್ಯನ್ತಿ? ತಥೈತತ್ಸರ್ವ್ವಾಸಾಂ ಸಿದ್ಧುಪಕ್ರಮಸ್ಯ ವಾ ಕಿಂ ಚಿಹ್ನಂ? ತದಸ್ಯಭ್ಯಂ ಕಥಯತು ಭವಾನ್ | 5 ತತೋ ಯಾಶುಸ್ತಾನ್ ವಕ್ತುಮಾರೇಭೇ, ಕೋಪಿ ಯಥಾ ಯುಷ್ಣಾನ್ ನ ಭ್ರಾಮಯತಿ ತಥಾತ್ರ ಯೂಯಂ ಸಾವಧಾನಾ ಭವತ | 6 ಯತಃ ಖ್ರೀಷ್ಣೋಹಮಿತಿ ಕಥಯಿತ್ವಾ ಮಮ ನಾಮ್ನಾನೇಕೇ ಸಮಾಗತ್ಯ ಲೋಕಾನಾಂ ಭ್ರಮಂ ಜನಯಿಷ್ಯನ್ತಿ; 7 ಕಿನ್ತು ಯೂಯಂ ರಣಸ್ಯ ವಾರ್ತಾಂ ರಣಾಡಮ್ಬರಂ ಶ್ರುತ್ವಾ ಮಾ ವ್ಯಾಕುಲಾ ಭವತ, ಘಟಿನಾ ಏತಾ ಅವಶ್ಯಮ್ನಾವಿನ್ಯಃ; ಕಿನ್ತ್ವಾಪಾತತೋ ನ ಯುಗಾನ್ತೋ ಭವಿಷ್ಯತಿ | 8 ದೇಶಸ್ಯ ವಿಪಕ್ಷತಯಾ ದೇಶೋ ರಾಜ್ಯಸ್ಯ ವಿಪಕ್ಷತಯಾ ಚ ರಾಜ್ಯಮುತ್ಥಾಸ್ಯತಿ, ತಥಾ ಸ್ಯಾನೇ ಸ್ಯಾನೇ ಭೂಮಿಕಮ್ನೋ ದುರ್ಭಿಕ್ಷಂ ಮಹಾಕ್ಷೇಶಾಶ್ಚ ಸಮುಪಸ್ಯಾಸ್ಯನ್ತಿ, ಸರ್ವ್ವ ಏತೇ ದುಃಖಸ್ಯಾರಮ್ಭಾಃ | 9 ಕಿನ್ತು ಯೂಯಮ್ ಆತ್ಮಾರ್ಥೇ ಸಾವಧಾನಾಸ್ತಿಷ್ಯತ, ಯತೋ ಲೋಕಾ ರಾಜಸಭಾಯಾಂ ಯುಷ್ಣಾನ್ ಸಮುಪಯಿಷ್ಯನ್ತಿ, ತಥಾ ಭಜನಗೃಹೇ ಪ್ರಹರಿಷ್ಯನ್ತಿ; ಯೂಯಂ ಮದರ್ಥೇ ದೇಶಾದಿಪಾನ್ ಭೂಪಾಂಶ್ಚ ಪ್ರತಿ ಸಾಕ್ಷ್ಯದಾನಾಯ ತೇಷಾಂ ಸಮ್ಯುಖೇ ಉಪಸ್ಯಾಪಯಿಷ್ಯಧ್ವೇ | 10 ಶೇಷೀಭವನಾತ್ ಪೂರ್ವ್ವಂ ಸರ್ವ್ವಾನ್ ದೇಶೀಯಾನ್ ಪ್ರತಿ ಸುಸಂವಾದಃ ಪ್ರಚಾರಯಿಷ್ಯತೇ | 11 ಕಿನ್ತು ಯದಾ ತೇ ಯುಷ್ಣಾನ್ ಧೃತ್ವಾ ಸಮುಪಯಿಷ್ಯನ್ತಿ ತದಾ ಯೂಯಂ ಯದ್ಯದ್ ಉತ್ತರಂ ದಾಸ್ಯಥ, ತದಗ್ ತಸ್ಯ ವಿವೇಚನಂ ಮಾ ಕುರುತ ತದರ್ಥಂ ಕಿಚ್ಛಿದಪಿ ಮಾ ಚಿನ್ತಯತ ಚ, ತದಾನೀಂ ಯುಷ್ಣಾಕಂ ಮನಃಸು ಯದ್ಯದ್ ವಾಕ್ಯಮ್ ಉಪಸ್ಯಾಪಯಿಷ್ಯತೇ ತದೇವ ವದಿಷ್ಯಥ, ಯತೋ ಯೂಯಂ ನ ತದ್ವಕ್ತಾರಃ ಕಿನ್ತು ಪವಿತ್ರ ಆತ್ಮಾ ತಸ್ಯ ವಕ್ತಾ | 12 ತದಾ ಭ್ರಾತಾ ಭ್ರಾತರಂ ಪಿತಾ ಪುತ್ರಂ ಘಾತನಾರ್ಥಂ ಪರಹಸ್ತೇಷು ಸಮುಪಯಿಷ್ಯತೇ, ತಥಾ ಪತ್ನಾನಿ ಮಾತಾಪಿತೃೋ ವಿಪಕ್ಷತಯಾ ತೌ ಘಾತಯಿಷ್ಯನ್ತಿ | 13 ಮಮ ನಾಮಹೇತೋಃ ಸರ್ವ್ವೇಷಾಂ ಸವಿಧೇ ಯೂಯಂ ಜುಗುಪ್ಸಿತಾ ಭವಿಷ್ಯಥ, ಕಿನ್ತು ಯಃ ಕಕ್ಷಿತ್ ಶೇಷಪರ್ಯಂತಂ ಧೈರ್ಯಮ್ ಆಲಮ್ಬಿಷ್ಯತೇ ಸಏವ ಪರಿತ್ರಾಸ್ಯತೇ | 14 ದಾನಿಯೇಲ್ಯವಿಷ್ಯದ್ವಾದಿನಾ ಪ್ರೋಕ್ತಂ ಸರ್ವ್ವನಾಶಿ ಜುಗುಪ್ಸಿತತ್ವ ವಸ್ತು ಯದಾ ತ್ವಯೋಗ್ಯಸ್ಥಾನೇ ವಿದ್ಯಮಾನಂ ದ್ರಕ್ಷಥ (ಯೋ ಜನಃ ಪಠತಿ ಸ ಬುದ್ಧತಾಂ) ತದಾ ಯೇ ಯಿಹೂದೀಯದೇಶೇ ತಿಷ್ಯತಿ ತೇ ಮಹೀಧ್ರಂ ಪ್ರತಿ ಪಲಾಯನ್ತಾಂ; 15 ತಥಾ ಯೋ ನರೋ ಗೃಹೋಪರಿ ತಿಷ್ಯತಿ ಸ ಗೃಹಮಧ್ಯಂ ನಾವರೋಹತು, ತಥಾ ಕಿಮಪಿ ವಸ್ತು ಗ್ರಹೀತುಂ ಮಧ್ಯೇಗೃಹಂ ನ ಪ್ರವಿಶತು; 16 ತಥಾ ಚ ಯೋ ನಃ ಕ್ಷೇತ್ರೇ ತಿಷ್ಯತಿ ಸೋಪಿ ಸ್ವವಸ್ತುಂ ಗ್ರಹೀತುಂ ಪರಾವೃತ್ಯ ನ ವ್ರಜತು | 17 ತದಾನೀಂ ಗರ್ಭವತೀನಾಂ ಸ್ವನ್ಯದಾತ್ರೀಣಾಶ್ಚ ಯೋಷಿತಾಂ ದುರ್ಗತಿ ಭವಿಷ್ಯತಿ | 18 ಯುಷ್ಣಾಕಂ

ಪಲಾಯನಂ ಶೀತಕಾಲೇ ಯಥಾ ನ ಭವತಿ ತದರ್ಥಂ ಪ್ರಾರ್ಥಯದ್ಧಂ | 19
ಯತಸ್ತದಾ ಯಾದೃಶೀ ದುರ್ಘಟನಾ ಘಟಿಷ್ಯತೇ ತಾದೃಶೀ ದುರ್ಘಟನಾ
ಈಶ್ವರಸೃಷ್ಟೇಃ ಪ್ರಥಮಮಾರಭ್ಯಾದ್ಯ ಯಾವತ್ ಕದಾಪಿ ನ ಜಾತಾ ನ
ಜನಿಷ್ಯತೇ ಚ | 20 ಅಪರಶ್ಚ ಪರಮೇಶ್ವರೋ ಯದಿ ತಸ್ಯ ಸಮಯಸ್ಯ
ಸಂಕ್ಷೇಪಂ ನ ಕರೋತಿ ತರ್ಹಿ ಕಸ್ಯಾಪಿ ಪ್ರಾಣಭೃತ್ಯೋ ರಕ್ಷಾ ಭವಿತುಂ ನ
ಶಕ್ಯತಿ, ಕಿನ್ನು ಯಾನ್ ಜನಾನ್ ಮನೋನೀತಾನ್ ಅಕರೋತ್ ತೇಷಾಂ
ಸ್ವಮನೋನೀತಾನಾಂ ಹೇತೋಃ ಸ ತದನೇಹಸಂ ಸಂಕ್ಷೇಪ್ಯತಿ | 21 ಅನ್ಯಚ್ಚ
ಪಶ್ಯತ ಪ್ರೋಷ್ಣೋತ್ರ ಸ್ಥಾನೇ ವಾ ತತ್ರ ಸ್ಥಾನೇ ವಿದ್ಯತೇ, ತಸ್ಮಿನ್ನಾಲೇ ಯದಿ
ಕಶ್ಚಿದ್ ಯುಷ್ಮಾನ್ ಏತಾದೃಶಂ ವಾಕ್ಯಂ ವ್ಯಾಹರತಿ, ತರ್ಹಿ ತಸ್ಮಿನ್ ವಾಕ್ಯೇ
ಭೈವ ವಿಶ್ರುತಿ | 22 ಯತೋನೇಕೇ ಮಿಥ್ಯಾಭಿಷ್ಣು ಮಿಥ್ಯಾಭವಿಷ್ಯದಾದಿನಶ್ಚ
ಸಮುಪಸ್ಥಾಯ ಬಹುನಿ ಚಿಹ್ನಾನ್ಯದ್ಯುತಾನಿ ಕರ್ಮಾಣಿ ಚ ದರ್ಶಯಿಷ್ಯನ್ತಿ;
ತಥಾ ಯದಿ ಸಮ್ಯವತಿ ತರ್ಹಿ ಮನೋನೀತಲೋಕಾನಾಮಪಿ ಮಿಥ್ಯಾಮತಿಂ
ಜನಯಿಷ್ಯನ್ತಿ | 23 ಪಶ್ಯತ ಘಟನಾತಃ ಪೂರ್ವಂ ಸರ್ವಕಾರ್ಯಸ್ಯ
ವಾತ್ಸರ್ಯಂ ಯುಷ್ಯಭ್ಯಮದಾಮ್, ಯೂಯಂ ಸಾವಧಾನಾಸ್ತಿಷ್ಯತ | 24
ಅಪರಶ್ಚ ತಸ್ಯ ಕ್ಲೇಶಕಾಲವ್ಯಾಪಕತೇ ಪರಕಾಲೇ ಭಾಸ್ಕರಃ ಸಾನ್ಧಕಾರೋ
ಭವಿಷ್ಯತಿ ತಥೈವ ಚನ್ದ್ರಶ್ಚಂದ್ರಿಕಾಂ ನ ದಾಸ್ಯತಿ | 25 ನಭಃಸ್ಥಾನಿ
ನಕ್ಷತ್ರಾಣಿ ಪತಿಷ್ಯನ್ತಿ, ಪ್ಯೋಮಮಣ್ಣಲಸ್ಯಾ ಗ್ರಹಾಶ್ಚ ವಿಚಲಿಷ್ಯನ್ತಿ | 26
ತದಾನೀಂ ಮಹಾಪರಾಕ್ರಮೇಣ ಮಹೈಶ್ವರ್ಯೇಣ ಚ ಮೇಘಮಾರುಹ್ಯ
ಸಮಾಯಾನ್ತಂ ಮಾನವಸುತಂ ಮಾನವಾಃ ಸಮೀಕ್ಷಿಷ್ಯನ್ತೇ | 27 ಅನ್ಯಚ್ಚ
ಸ ನಿಜದೂತಾನ್ ಪ್ರಹಿತೈಃ ನಭೋಭೂಮ್ಯೋಃ ಸೀಮಾಂ ಯಾವದ್
ಜಗತ್ಶ್ಚತುರ್ಧಿಗ್ಗ್ನಾಃ ಸ್ವಮನೋನೀತಲೋಕಾನ್ ಸಂಗ್ರಹೀಷ್ಯತಿ | 28
ಉಡುಮ್ಪರತರೋ ದ್ಯೃಷ್ಟಾನ್ತಂ ಶಿಕ್ಷದ್ಧಂ ಯದೋಡುಮ್ಪರಸ್ಯ ತರೋ
ರ್ನವೀನಾಃ ಶಾಖಾ ಜಾಯನ್ತೇ ಪಲ್ಲವಾದಿನಿ ಚ ನಿರ್ಗಚ್ಛನ್ತಿ, ತದಾ
ನಿದಾಘಕಾಲಃ ಸವಿಧೋ ಭವತೀತಿ ಯೂಯಂ ಜ್ಞಾತುಂ ಶಕ್ಯಧ | 29
ತದ್ವದ್ ಏತಾ ಘಟನಾ ದೃಷ್ಟ್ವಾ ಸ ಕಾಲೋ ದ್ವಾಯುರ್ವಸಿಂಶತಿ ಇತಿ ಜಾನೀತ |
30 ಯುಷ್ಮಾನಹಂ ಯಥಾರ್ಥಂ ವದಾಮಿ, ಆಧುನಿಕಲೋಕಾನಾಂ
ಗಮನಾತ್ ಪೂರ್ವಂ ತಾನಿ ಸರ್ವಾಣಿ ಘಟಿಷ್ಯನ್ತೇ | 31 ದ್ರಾವಾಪ್ಯಥಿವ್ಯೋ
ರ್ವಿಚಲಿತಯೋಃ ಸತ್ಯೋ ಮರ್ದಿಯಾ ವಾಣೀ ನ ವಿಚಲಿಷ್ಯತಿ | 32
ಅಪರಶ್ಚ ಸ್ವರ್ಗಸ್ಥದೂತಗಣೋ ವಾ ಪುತ್ರೋ ವಾ ತಾತಾದನ್ಯಃ ಕೋಪಿ ತಂ
ದಿವಸಂ ತಂ ದಣ್ಣಂ ವಾ ನ ಜ್ಞಾಪಯತಿ | 33 ಅತಃ ಸ ಸಮಯಃ ಕದಾ
ಭವಿಷ್ಯತಿ, ಏತಜ್ಞಾನಾಭಾವಾದ್ ಯೂಯಂ ಸಾವಧಾನಾಸ್ತಿಷ್ಯತ, ಸತರ್ಕಾಶ್ಚ
ಭೂತ್ಯಾ ಪ್ರಾರ್ಥಯದ್ಧಂ; 34 ಯದ್ವತ್ ಕಶ್ಚಿತ್ ಪುಮಾನ್ ಸ್ವನಿವೇಶನಾದ್
ದೂರದೇಶಂ ಪ್ರತಿ ಯಾತ್ರಾಕರಣಕಾಲೇ ದಾಸೇಷು ಸ್ವಕಾರ್ಯಸ್ಯ
ಭಾರಮರ್ಪಯಿತ್ವಾ ಸರ್ವಾನ್ ಸ್ತೇ ಸ್ತೇ ಕರ್ಮಣಿ ನಿರೋಜಯತಿ;
ಅಪರಂ ದೌವಾರಿಕಂ ಜಾಗರಿತುಂ ಸಮಾದಿಶ್ಯ ಯಾತಿ, ತದ್ವನ್ ನರಪುತ್ರಃ |
35 ಗೃಹಪತಿಃ ಸಾಯಂಕಾಲೇ ನಿಶೀಥೇ ವಾ ತ್ಯುತೀಯಯಾಮೇ ವಾ
ಪ್ರಾತಃಕಾಲೇ ವಾ ಕದಾಗಮಿಷ್ಯತಿ ತದ್ ಯೂಯಂ ನ ಜಾನೀಥ; 36
ಸ ಹರಾದಾಗತ್ಯ ಯಥಾ ಯುಷ್ಮಾನ್ ನಿಧಿತಾನ್ ನ ಪಶ್ಯತಿ, ತದರ್ಥಂ
ಜಾಗರಿತಾಸ್ತಿಷ್ಯತ | 37 ಯುಷ್ಮಾನಹಂ ಯದ್ ವದಾಮಿ ತದೇವ ಸರ್ವಾನ್
ವದಾಮಿ, ಜಾಗರಿತಾಸ್ತಿಷ್ಯತೇತಿ |

14 ತದಾ ನಿ ಸ್ವಾರೋತ್ತಮಕಿಣ್ಣಹೀನಪೂರ್ವೋತ್ತಮಯೋರಾರಮ್ಯಸ್ಯ
ದಿನದ್ವಯೇ 5ವಶಿಷ್ಠೇ ಪ್ರಧಾನಯಾಜಕಾ ಅಧ್ಯಾಪಕಾಶ್ಚ ಕೇನಾಪಿ

ಛಲೇನ ಯೀಶುಂ ಧರ್ತಾಂ ಹನ್ತುಷ್ಚ ಮೃಗಯಾಷ್ಚಕ್ರೀರೇ; 2
ಕಿನ್ನು ಲೋಕಾನಾಂ ಕಲಹಭಯಾದೂಚಿರೇ, ನಚೋತ್ಸವಕಾಲ
ಉಚಿತಮೇತದಿತಿ | 3 ಅನನ್ತರಂ ಭೈಧಿನಿಯಾಪುರೇ ಶಿವೋನಕುಷ್ಠಿನೋ
ಗೃಹೇ ಯೋಶೌ ಭೋತುಮುಪವಿಷ್ಯೇ ಸತಿ ಕಾಚಿದ್ ಯೋಷಿತ್
ಪಾಣ್ಡರಪಾಷಾಣಸ್ಯ ಸಮ್ಪುಟಕೇನ ಮಹಾಘೋರ್ತಮತ್ಸೈಲಮ್
ಆನೀಯ ಸಮ್ಪುಟಕಂ ಭಂಕ್ತಾ ತಸ್ಮೋತ್ತಮಾಜ್ಞೇ ತೈಲಧಾರಾಂ
ಪಾತಯಾಚ್ಚಕ್ರೇ | 4 ತಸ್ಮಾತ್ ಕೇಚಿತ್ ಸ್ಥಾನೇ ಕುಪ್ಪನ್ಯಃ ಕಥಿತವಂನ್ಯಃ
ಕುತೋಯಂ ತೈಲಾಪವ್ಯಯಃ? 5 ಯದ್ಯೇತತ್ ತೈಲ ವ್ಯಕ್ತೇಷ್ಯತ
ತರ್ಹಿ ಮುದ್ರಾಪಾದಶತತ್ರಯಾದಪ್ಯದಿಕಂ ತಸ್ಯ ಪ್ರಾಪ್ತಮೂಲ್ಯಂ
ದರಿದ್ರಲೋಕೇಭ್ಯೋ ದಾತುಮಶಕ್ಯತ, ಕಥಾಮೇತಾಂ ಕಥಯಿತ್ವಾ ತಯಾ
ಯೋಷಿತಾ ಸಾಕಂ ವಾಚಾಯುಹ್ಯನ್ | 6 ಕಿನ್ನು ಯೀಶುರುವಾಚ, ಕುತ
ಏತಸ್ಮೈ ಕೃಚ್ಛಂ ದದಾಸಿ? ಮಹ್ಯಮಿಯಂ ಕರ್ಮೋತ್ತಮಂ
ಕೃತವತೀ | 7 ದರಿದ್ರಾಃ ಸರ್ವದಾ ಯುಷ್ಮಾಭಿಃ ಸಹ ತಿಷ್ಠನ್ತಿ, ತಸ್ಮಾದ್
ಯೂಯಂ ಯದೇಚ್ಛಥ ತದೈವ ತಾನುಪಕರ್ತಾಂ ಶಕ್ಯಧ,
ಕಿನ್ವಹಂ ಯುಭಾಭಿಃ ಸಹ ನಿರನ್ತರಂ ನ ತಿಷ್ಯಾಮಿ | 8 ಅಸ್ಯಾ
ಯಥಾಸಾಧ್ಯಂ ತಥೈವಾಕರೋದಿಯಂ, ಶೃಶಾನಯಾಪನಾತ್ ಪೂರ್ವಂ
ಸಮೇತ್ಯ ಮದ್ವಪುಷಿ ತೈಲಮ್ ಅಮರ್ಧಯತ್ | 9 ಅಹಂ
ಯುಷ್ಯಚ್ಛಂ ಯಥಾರ್ಥಂ ಕಥಯಾಮಿ, ಜಗತಾಂ ಮಧ್ಯೇ ಯತ್ರ ಯತ್ರ
ಸುಸಂವಾದೋಯಂ ಪ್ರಚಾರಯಿಷ್ಯತೇ ತತ್ರ ತತ್ರ ಯೋಷಿತ ಏತಸ್ಯಾಃ
ಸ್ವರಣಾರ್ಥಂ ತತ್ತ್ಯತಕರ್ಮೈತತ್ ಪ್ರಚಾರಯಿಷ್ಯತೇ | 10 ತತಃ ಪರಂ
ದ್ವಾದಶಾನಾಂ ಶಿಷ್ಯಾಣಾಮೇಕ ಈಷ್ವರಿಯೋತೀಯಯಿಹೂದಾಖ್ಯೋ
ಯೀಶುಂ ಪರಕರೇಷು ಸಮರ್ಪಯಿತುಂ ಪ್ರಧಾನಯಾಜಕಾನಾಂ
ಸಮೀಪಮಿಯಾಯ | 11 ತೇ ತಸ್ಯ ವಾಕ್ಯಂ ಸಮಾಕರ್ಣ್ಯ ಸನ್ಯುಷ್ಯಾಃ
ಸನ್ಯಸ್ಮೈ ಮುದ್ರಾ ದಾತುಂ ಪ್ರತ್ಯಜಾನತ; ತಸ್ಮಾತ್ ಸ ತಂ ತೇಷಾಂ ಕರೇಷು
ಸಮರ್ಪಣಾಯೋಪಾಯಂ ಮೃಗಯಾಮಾಸ | 12 ಅನನ್ತರಂ
ಕಿಣ್ಣಶೂನ್ಯಪೂರ್ವೋತ್ತಮಸ್ಯ ಪ್ರಥಮೇ5ಹನಿ ನಿಸ್ವಾರೋತ್ತಮಾರ್ಥಂ
ಮೇಷಮಾರಣಾಸಮಯೇ ಶಿಷ್ಯಾಸ್ತಂ ಪಪ್ರಚ್ಛಃ ಕುತ್ರ ಗತ್ವಾ ವಯಂ
ನಿಸ್ವಾರೋತ್ತಮಸ್ಯ ಭೋಜ್ಯಮಾಸಾದಯಿಷ್ಯಾಮಃ? ಕಿಮಿಚ್ಛತಿ ಭವಾನ್? 13
ತದಾನೀಂ ಸ ತೇಷಾಂ ದ್ವಯಂ ಪ್ರೇರಯನ್ ಬಭಾಷೇ ಯುವಯೋಃ
ಪುರಮಧ್ಯಂ ಗತಯೋಃ ಸತೋ ಯೋರ್ ಜನಃ ಸಜಲಕುಮ್ಭಂ ವಹನ್
ಯುವಾಂ ಸಾಕ್ಷಾತ್ ಕರಿಷ್ಯತಿ ತಸ್ಮೈವ ಪಶ್ಚಾದ್ ಯಾತಂ; 14 ಸ ಯತ್
ಸದನಂ ಪ್ರವೇಕ್ಷ್ಯತಿ ತದ್ವವನಪತಿಂ ವದತಂ, ಗುರುರಾಹ ಯತ್ರ
ಸಶಿಷ್ಯೋಹಂ ನಿಸ್ವಾರೋತ್ತಮೀಯಂ ಭೋಜನಂ ಕರಿಷ್ಯಾಮಿ, ಸಾ
ಭೋಜನಶಾಲಾ ಕುತ್ರಾಸಿ? 15 ತತಃ ಸ ಪರಿಷ್ಯುತಾಂ ಸುಸಜ್ಜಿತಾಂ
ಬೃಹತೀಚ್ಛಾ ಯಾಂ ಶಾಲಾಂ ದರ್ಶಯಿಷ್ಯತಿ ತಸ್ಯಾಮಸ್ಮದರ್ಥಂ
ಭೋಜ್ಯದವ್ಯಾಖ್ಯಾಸಾದಯತಂ | 16 ತತಃ ಶಿಷ್ಯಾಃ ಪ್ರಸ್ಥಾಯ ಪುರಂ ಪ್ರವಿಶ್ಯ
ಸ ಯಥೋಕ್ತವಾನ್ ತಥೈವ ಪ್ರಾಪ್ತು ನಿಸ್ವಾರೋತ್ತಮಸ್ಯ ಭೋಜ್ಯದವ್ಯಾಣಿ
ಸಮಾಸಾದಯೇತಾಮ್ | 17 ಅನನ್ತರಂ ಯೀಶುಃ ಸಾಯಂಕಾಲೇ
ದ್ವಾದಶಭಿಃ ಶಿಷ್ಯೈಃ ಸಾರ್ಧಂ ಜಗಾಮ; 18 ಸರ್ವೇಷು ಭೋಜನಾಯ
ಪ್ರೋಪವಿಷ್ಯೇಷು ಸ ತಾನುದಿತವಾನ್ ಯುಷ್ಮಾನಹಂ ಯಥಾರ್ಥಂ
ವ್ಯಾಹರಾಮಿ, ಅತ್ರ ಯುಷ್ಮಾಕಮೇಕೋ ಜನೋ ಯೋ ಮಯಾ ಸಹ
ಭುಂಕ್ತೇ ಮಾಂ ಪರಕೇರೇಷು ಸಮರ್ಪಯಿಷ್ಯತೇ | 19 ತದಾನೀಂ ತೇ
ದುಃಖಿತಾಃ ಸನ್ನ ಏಕೈಕಶಸ್ತಂ ಪ್ರಷ್ಟುಮಾರಬ್ಧವನ್ಯಃ ಸ ಕಿಮಹಂ? ಪಶ್ಚಾದ್

ಅನ್ಯ ಏಕೋಭಿದಧೇ ಸ ಕಿಮಹಂ? 20 ತತಃ ಸ ಪ್ರತ್ಯವದದ್ ಏತೇಷಾಂ ದ್ವಾದಶಾನಾಂ ಯೋ ಜನೋ ಮಯಾ ಸಮಂ ಭೋಜನಾಪಾತ್ರೇ ಪಾಣಿಂ ಮಜ್ಜಯಿಷ್ಯತಿ ಸ ಏವ | 21 ಮನುಜತನಯಮಧಿ ಯಾದ್ಯಶಂ ಲಿಖಿತಮಾಸ್ತೇ ತದನುರೂಪಾ ಗತಿಸ್ತಸ್ಯ ಭವಿಷ್ಯತಿ, ಕಿನ್ತು ಯೋ ಜನೋ ಮಾನವಸುತಂ ಸಮರ್ಪಯಿಷ್ಯತೇ ಹನ್ತ ತಸ್ಯ ಜನ್ಮಾಭಾವೇ ಸತಿ ಭದ್ರಮಭವಿಷ್ಯತ್ | 22 ಅಪರಂ ಭೋಜನಸಮಯೇ ಯೀಶುಃ ಪೂಪಂ ಗೃಹೀತ್ವೇಶ್ವರಗುಣಾನ್ ಅನುಕೀರ್ತಯಿತ್ವಾ ಭಜ್ಯತೇ ಭೋಜನದ್ರವ್ಯ ಬಭಾಷೇ, ಏತದ್ ಗೃಹೀತ್ವಾ ಭುಜ್ಯೇದ್ಧಮ್ ಏತನ್ಮಮ ವಿಗ್ರಹರೂಪಂ | 23 ಅನನ್ತರಂ ಸ ಕಂಸಂ ಗೃಹೀತ್ವೇಶ್ವರಸ್ಯ ಗುಣಾನ್ ಕೀರ್ತಯಿತ್ವಾ ತೇಭ್ಯೋ ದದೌ, ತತಸ್ತೇ ಸರ್ವೇ ಪಪುಃ | 24 ಅಪರಂ ಸ ತಾನವಾದೀದ್ ಬಹೂನಾಂ ನಿಮಿತ್ತಂ ಪಾತಿತಂ ಮಮ ನವೀನನಿಯಮರೂಪಂ ಶೋಣಿತಮೇತತ್ | 25 ಯುಷ್ಮಾನಹಂ ಯಧಾರ್ಥಂ ವದಾಮಿ, ಈಶ್ವರಸ್ಯ ರಾಜ್ಯೇ ಯಾವತ್ ಸದ್ಯೋಜಾತಂ ದ್ರಾಕ್ಷಾರಸಂ ನ ಪಾಸ್ತಾಮಿ, ತಾವದಹಂ ದ್ರಾಕ್ಷಾಫಲರಸಂ ಪುನ ನ್ ಪಾಸ್ತಾಮಿ | 26 ತದನನ್ತರಂ ತೇ ಗೀತಮೇಕಂ ಸಂಗೀಯಂ ಬಹಿ ಚ್ಯೋತುನಂ ಶಿಖರಿಣಂ ಯಯುಃ | 27 ಅಥ ಯೀಶುಸ್ತಾನುವಾಚ ನಿಶಾಯಾಮಸ್ತಾಂ ಮಯಿ ಯುಷ್ಮಾಕಂ ಸರ್ವೇಷಾಂ ಪ್ರತ್ಯೂಹೋ ಭವಿಷ್ಯತಿ ಯತೋ ಲಿಖಿತಮಾಸ್ತೇ ಯಥಾ, ಮೇಷಾಣಾಂ ರಕ್ಷಕಇಚ್ಛಾಂ ಪ್ರಹರಿಷ್ಯಾಮಿ ವೈ ತತಃ | ಮೇಷಾಣಾಂ ನಿವಹೋ ನೂನಂ ಪ್ರವಿಕೀರ್ಣೋ ಭವಿಷ್ಯತಿ | 28 ಕನ್ತು ಮದುತ್ಥಾನೇ ಜಾತೇ ಯುಷ್ಮಾಕಮಗ್ರೇಹಂ ಗಾಲೀಲಂ ವ್ರಜಿಷ್ಯಾಮಿ | 29 ತದಾ ಪಿತರಃ ಪ್ರತಿಬಭಾಷೇ, ಯದ್ವಪಿ ಸರ್ವೇಷಾಂ ಪ್ರತ್ಯೂಹೋ ಭವತಿ ತಥಾಪಿ ಮಮ ನೈವ ಭವಿಷ್ಯತಿ | 30 ತತೋ ಯೀಶುರುಕ್ತಾವಾನ್ ಅಹಂ ತುಭ್ಯಂ ತಥ್ಯಂ ಕಥಯಾಮಿ, ಕ್ಷಣಾದಾಯಮದ್ಯ ಕುಕ್ಟುಕಸ್ಯ ದ್ವಿತೀಯವಾರವಣಾತ್ ಪೂರ್ವಂ ತ್ವಂ ವಾರತ್ರಯಂ ಮಾಮಪಹೋಷ್ಯಸೇ | 31 ಕಿನ್ತು ಸ ಗಾಢಂ ವ್ಯಾಹರದ್ ಯದ್ವಪಿ ತ್ವಯಾ ಸಾರ್ಧಂ ಮಮ ಪ್ರಾಣೋ ಯಾತಿ ತಥಾಪಿ ಕಥಮಪಿ ತ್ವಾಂ ನಾಪಹೋಷ್ಯೇ; ಸರ್ವೇಸಪೀತರೇ ತಥೈವ ಬಭಾಷೀ | 32 ಅಪರಂ ತೇಷು ಗೇತ್ಸಿನಾನಿನಾಮಕಂ ಸ್ನಾನ ಗತೇಷು ಸ ಶಿಷ್ಯಾನ್ ಜಗಾದ, ಯಾವದಹಂ ಪ್ರಾರ್ಥಯೇ ತಾವದತ್ರ ಸ್ನಾನೇ ಯೂಯಂ ಸಮುಪವಿಶತ | 33 ಅಥ ಸ ಪಿತರಂ ಯಾಕೂಬಂ ಯೋಹನಂ ಇ ಗೃಹೀತ್ವಾ ವಪ್ರಾಜಃ; ಅತ್ಯನ್ತಂ ತ್ರಾಸಿತೋ ವ್ಯಾಕುಲಿತಶ್ಚ ತೇಭ್ಯಃ ಕಥಯಾಮಾಸ, 34 ನಿಧನಕಾಲವತ್ ಪ್ರಾಣೋ ಮೇಽತಿವ ದಃಖಮೇತಿ, ಯೂಯಂ ಜಾಗ್ರತೋತ್ರ ಸ್ಥಾನೇ ತಿಷ್ಠತ | 35 ತತಃ ಸ ಕಿಚ್ಛಿದ್ಧೂರಂ ಗತ್ವಾ ಭೂಮಾವಧೋಮುಖಃ ಪತಿತ್ವಾ ಪ್ರಾರ್ಥಿತವಾನೇತತ್, ಯದಿ ಭವಿತುಂ ಶಕ್ಯಂ ತರ್ಹಿ ದಃಖಸಮಯೋಯಂ ಮತ್ಪೋ ದೂರೀಭವತು | 36 ಅಪರಮುದಿತವಾನ್ ಹೇ ಪಿತರೇ ಪಿತರೇ ಸರ್ವೇಷಾಂ ತ್ವಯಾ ಸಾಧ್ಯಂ, ತತೋ ಹೇತೋರಿಮಂ ಕಂಸಂ ಮತ್ಪೋ ದೂರೀಕುರು, ಕಿನ್ತು ತನ್ ಮಮೇಚ್ಛಾತೋ ನ ತವೇಚ್ಛಾತೋ ಭವತು | 37 ತತಃ ಪರಂ ಸ ಏತ್ಯ ತಾನ್ ನಿದ್ರಿತಾನ್ ನಿರೀಕ್ಷ್ಯ ಪಿತರಂ ಪ್ರೋವಾಚ, ಶಿವೋನ್ ತ್ವಂ ಕಿಂ ನಿದ್ರಾಸಿ? ಘಟಿಕಾಮೇಕಾಮ್ ಅಪಿ ಜಾಗರಿತುಂ ನ ಶಕ್ನೋಷಿ? 38 ಪರೀಕ್ಷಾಯಾಂ ಯಥಾ ನ ಪತಥ್ ತದರ್ಥಂ ಸಚೇತನಾಃ ಸನ್ಯ ಪ್ರಾರ್ಥಯದ್ಧು; ಮನ ಉದ್ಯುಕ್ತಮತಿ ಸತ್ಯಂ ಕಿನ್ತು ವಪುರಶಕ್ತಿಕಂ | 39 ಅಥ ಸ ಪುನರ್ವಜಿತ್ವಾ ಪೂರ್ವವತ್ ಪ್ರಾರ್ಥಯಾಚ್ಛಕ್ರೇ | 40 ಪರಾವೃತ್ಯಾಗತ್ಯ ಪುನರಪಿ ತಾನ್ ನಿದ್ರಿತಾನ್ ದದರ್ಶ ತದಾ ತೇಷಾಂ ಲೋಚನಾನಿ ನಿದ್ರಿಯಾ ಪೂರ್ಣಾನಿ,

ತಸ್ಮಾತ್ಸ್ಮೈ ಕಾ ಕಥಾ ಕಥಯಿತವ್ಯಾ ತ ಏತದ್ ಬೋಧ್ಯುಂ ನ ಶೇಕುಃ | 41 ತತಃಪರಂ ತೃತೀಯವಾರಂ ಅಗತ್ಯ ತೇಭ್ಯೋಽಕಥಯದ್ ಇದಾನೀಮಪಿ ಶಯಿತ್ವಾ ವಿಶ್ರಾಮ್ಯಥ್? ಯಥೇಷ್ಟಂ ಜಾತಂ, ಸಮಯಶ್ಚೋಪಸ್ಥಿತಃ ಪಶ್ಯತ ಮಾನವತನಯಃ ಪಾಪಿಲೋಕಾನಾಂ ಪಾಣಿಷು ಸಮರ್ಪತೇ | 42 ಉತ್ತಿಷ್ಠತ, ವಯಂ ವ್ರಜಾಮೋ ಯೋ ಜನೋ ಮಾಂ ಪರಪಾಣಿಷು ಸಮರ್ಪಯಿಷ್ಯತೇ ಪಶ್ಯತ ಸ ಸಮೀಪಮಾಯಾತಃ | 43 ಇಮಾಂ ಕಥಾಂ ಕಥಯತಿ ಸ, ಏತರ್ಹಿದ್ವಾದಶಾನಾಮೇಕೋ ಯಿಹೂದಾ ನಾಮಾ ಶಿಷ್ಯಃ ಪ್ರಧಾನಯಾಜಕಾನಾಮ್ ಉಪಾಧ್ಯಾಯಾನಾಂ ಪ್ರಾಚೀನಲೋಕಾನಾಚ್ಚ ಸನ್ನಿಧೇಃ ಖಜಲಗುಡಧಾರಿಣೋ ಬಹುಲೋಕಾನ್ ಗೃಹೀತ್ವಾ ತಸ್ಯ ಸಮೀಪ ಉಪಸ್ಥಿತವಾನ್ | 44 ಅಪರಂ ಇತ್ಯಸೌ ಪರಪಾಣಿಷು ಸಮರ್ಪಯಿತಾ ಪೂರ್ವಮಿತಿ ಸಚ್ಚೇತಂ ಕೃತವಾನ್ ಯಮಹಂ ಚುಚ್ಛಿಷ್ಯಾಮಿ ಸ ಏವಾಸೌ ತಮೇವ ಧೃತ್ವಾ ಸಾವಧಾನಂ ನಯತ | 45 ಅತೋ ಹೇತೋಃ ಸ ಅಗತ್ಯೇವ ಯೋಶೋಃ ಸವಿದಂ ಗತ್ವಾ ಹೇ ಗುರೋ ಹೇ ಗುರೋ, ಇತ್ಯುಕ್ತ್ವಾ ತಂ ಚುಚುಮ್ | 46 ತದಾ ತೇ ತದುಪರಿ ಪಾಣೀನರ್ಪಯಿತ್ವಾ ತಂ ದಧುಃ | 47 ತತಸ್ತಸ್ಯ ಪಾರ್ಶ್ವಸ್ಥಾನಾಂ ಲೋಕಾನಾಮೇಕಃ ಖಜಂ ನಿಷ್ಕೋಷಯನ್ ಮಹಾಯಾಜಕಸ್ಯ ದಾಸಮೇಕಂ ಪ್ರತ್ಯುಕ್ತ್ಯ ತಸ್ಯ ಕರ್ಣಂ ಚಿಚ್ಛೇದ | 48 ಪಶ್ಚಾದ್ ಯೀಶುಸ್ತಾನ್ ವ್ಯಾಜಹಾರ ಖಜಾನ್ ಲಗುಡಾಂಶ್ಚ ಗೃಹೀತ್ವಾ ಮಾಂ ಕಿಂ ಚೌರಂ ಧರ್ತಾಂ ಸಮಾಯಾತಾ? 49 ಮಧ್ಯೇಮನ್ನಿರಂ ಸಮುಪವಿಶನ್ ಪ್ರತ್ಯಹಂ ಯುಷ್ಮಾಭ್ಯಃ ಸಹ ಸ್ಥಿತವಾನತಹಂ, ತಸ್ಮಿನ್ ಕಾಲೇ ಯೂಯಂ ಮಾಂ ನಾದಿದರತ, ಕಿನ್ತು ನೇನ ಶಾಸ್ತ್ರೀಯಂ ವಚನಂ ಸೇಧನೀಯಂ | 50 ತದಾ ಸರ್ವೇ ಶಿಷ್ಯಾಸ್ತಂ ಪರಿತ್ಯಜ್ಯ ಪಲಾಯಾಚ್ಛಕ್ರೀ | 51 ಅಥೈತೋ ಯುವಾ ಮಾನವೋ ನಗ್ನಕಾಯೇ ವಸ್ತ್ರಮೇಕಂ ನಿಧಾಯ ತಸ್ಯ ಪಶ್ಚಾದ್ ವ್ರಜನ್ ಯುವಲೋಕೈ ಧ್ಯತೋ 52 ವಸ್ತ್ರಂ ವಿಕಾಯ ನಗ್ನಃ ಪಲಾಯಾಚ್ಛಕ್ರೇ | 53 ಅಪರಂ ಇ ಯಸ್ಮಿನ್ ಸ್ಥಾನೇ ಪ್ರಧಾನಯಾಜಕಾ ಉಪಾಧ್ಯಾಯಾಃ ಪ್ರಾಚೀನಲೋಕಾಶ್ಚ ಮಹಾಯಾಜಕೇನ ಸಹ ಸದಸಿ ಸ್ಥಿತಾಸ್ತಸ್ಮಿನ್ ಸ್ಥಾನೇ ಮಹಾಯಾಜಕಸ್ಯ ಸಮೀಪಂ ಯೀಶುಂ ನಿನ್ಯುಃ | 54 ಪಿತರೋ ದೂರೇ ತತ್ಪಶ್ಯಾದ್ ಇತ್ಯಾ ಮಹಾಯಾಜಕಸ್ಯಾತ್ಮಲಿಕಾಂ ಪ್ರವಿಶ್ಯ ಕಿಚ್ಛರೈಃ ಸಹೋಪವಿಶ್ಯ ವಕ್ಷಿತಾಪಂ ಜಗ್ರಾಹ | 55 ತದಾನಿಂ ಪ್ರಧಾನಯಾಜಕಾ ಮನ್ವಿಣಶ್ಚ ಯೀಶುಂ ಘಾತಯಿತುಂ ತತ್ಪ್ರಾತಿಕೂಲ್ಯೇನ ಸಾಕ್ಷಿಣೋ ಮಗ್ನಯಾಚ್ಛಕ್ರೀ, ಕಿನ್ತು ನ ಪ್ರಾಪ್ತಾಃ | 56 ಅನೇಕೈಸ್ತನ್ನಿರದ್ಧುಂ ಮೃಷಾಸಾಕ್ಷೇ ದತ್ತೇಪಿ ತೇಷಾಂ ವಾಕ್ಯಾನಿ ನ ಸಮಗಚ್ಛನ್ | 57 ಸರ್ವಶೇಷೇ ಕಿಯನ್ತ ಉತ್ಥಾಯ ತಸ್ಯ ಪ್ರಾತಿಕೂಲ್ಯೇನ ಮೃಷಾಸಾಕ್ಷ್ಯಂ ದತ್ತ್ವಾ ಕಥಯಾಮಾಸುಃ, 58 ಇದಂ ಕರಕ್ಯತಮನ್ನಿರಂ ವಿನಾಶ್ಯ ದಿನತ್ರಯಮಧ್ಯೇ ಪುನರಪರಮ್ ಅಕರಕ್ಯತಂ ಮನ್ನಿರಂ ನಿರ್ಮಾಸ್ತಾಮಿ, ಇತಿ ವಾಕ್ಯಮ್ ಅಸ್ಯ ಮುಖಾತ್ ಶ್ರುತಮಸ್ತಾಭಿರಿತಿ | 59 ಕಿನ್ತು ತತ್ರಾಪಿ ತೇಷಾಂ ಸಾಕ್ಷ್ಯಕಥಾ ನ ಸಜ್ಞತಾಃ | 60 ಅಥ ಮಹಾಯಾಜಕೋ ಮಧ್ಯೇಸಭಮ್ ಉತ್ಥಾಯ ಯೀಶುಂ ವ್ಯಾಜಹಾರ, ಏತೇ ಜನಾಸ್ತಯಿ ಯತ್ ಸಾಕ್ಷ್ಯಮದುಃ ತ್ವಮೇತಸ್ಯ ಕಿಮಪ್ಯುತ್ತರಂ ಕಿಂ ನ ದಾಸ್ಯಸಿ? 61 ಕಿನ್ತು ಸ ಕಿಮಪ್ಯುತ್ತರಂ ನ ದತ್ತಾ ಮೌನೀಭೂಯ ತಸ್ಯಾಃ ತತೋ ಮಹಾಯಾಜಕಃ ಪುನರಪಿ ತಂ ಪೃಷ್ಠಾವಾನ್ ತ್ವಂ ಸಚ್ಚಿದಾನನ್ದಸ್ಯ ತನಯೋ ಽಭಿಷಿಕ್ತಸ್ಯತಾ? 62 ತದಾ ಯೀಶುಸ್ತಂ ಪ್ರೋವಾಚ ಭವಾಮ್ಯಹಮ್ ಯೂಯಚ್ಚ ಸರ್ವಶಕ್ತಿಯತೋ ದಕ್ಷಿಣಪಾರ್ಶ್ವೇ ಸಮುಪವಿಶನ್ತಂ ಮೇಘ ಮಾರುಹ್ಯ ಸಮಾಯಾನ್ತಚ್ಚ ಮನುಷ್ಯಪುತ್ರಂ ಸನ್ವಕ್ಷ್ಯಥ | 63 ತದಾ ಮಹಾಯಾಜಕಃ ಸ್ವಂ ವಮನಂ

ಭಿತ್ತಾ ವ್ಯಾವಹರತ್ 64 ಕಿಮಸ್ಮಾಕಂ ಸಾಕ್ಷಿಭಿಃ ಪ್ರಯೋಜನಮ್? ಈಶ್ವರನಿನ್ನಾವಾಕ್ಯಂ ಯುಷ್ಮಾಭಿರಶ್ರಾಮಿ ಕಿಂ ವಿಚಾರಯಥ? ತದಾನೀಂ ಸರ್ವೇ ಜಗದುರಯಂ ನಿಧನದಣ್ಣುಮಹತಿ | 65 ತತಃ ಕಶ್ಚಿತ್ ಕಶ್ಚಿತ್ ತದ್ವಪುಷಿ ನಿಷ್ಕೀವಂ ನಿಚ್ಛೇವ ತಥಾ ತನ್ಮುಖಮಾಚ್ಛಾದ್ಯ ಚಪೇಟೇನ ಹತ್ವಾ ಗದಿತವಾನ್ ಗಣಯಿತ್ವಾ ವದ, ಅನುಚರಾಶ್ಚ ಚಪೇಟೈಸ್ತಮಾಜಘ್ನುಃ | 66 ತತಃ ಪರಂ ಪಿತರೇಽಟ್ಟುಲಿಕಾಧಃಕೋಷ್ಯೇ ತಿಷ್ಠತಿ ಮಹಾಯಾಜಕಸ್ಯೈಕಾ ದಾಸೀ ಸಮೇತ್ಯ | 67 ತಂ ವಿಹಿತಾಪಂ ಗೃಹ್ಯಂತಂ ವಿಲೋಕ್ಯ ತಂ ಸುನಿರೀಕ್ಷ್ಯ ಬಭಾಷೇ ತ್ವಮಪಿ ನಾಸರತೀಯಯೀಶೋಃ ಸಚ್ಛೇನಾಮ್ ಏಕೋ ಜನ ಆಸೀಃ | 68 ಕಿನ್ಯು ಸೋಪಹೃತ್ಯ ಜಗಾದ ತಮಹಂ ನ ವದ್ಯಿ ತ್ವಂ ಯತ್ ಕಥಯಮಿ ತದಪ್ಪಹಂ ನ ಬುದ್ಧ್ಯೇ | ತದಾನೀಂ ಪಿತರೇ ಚಕ್ರಂ ಗತವತಿ ಕುಕ್ಕುಟೋ ರುರಾವ | 69 ಅಥಾನ್ಯಾ ದಾಸೀ ಪಿತರಂ ದೃಷ್ಟ್ವಾ ಸಮೀಪಸ್ಥಾನಂ ಜನಾನಂ ಜಗಾದ ಅಯಂ ತೇಷಾಮೇಕೋ ಜನಃ | 70 ತತಃ ಸ ದ್ವಿತೀಯವಾರಮ್ ಅಪಹೃತವಾನ್ ಪಶ್ಚಾತ್ ತತ್ರಸ್ಥಾ ಲೋಕಾಃ ಪಿತರಂ ಪ್ರೋಚುಸ್ತನ್ಮಮವಶ್ಯಂ ತೇಷಾಮೇಕೋ ಜನಃ ಯತಸ್ತ್ವಂ ಗಾಲೀಲೀಯೋ ನರ ಇತಿ ತವೋಚ್ಚಾರಣಂ ಪ್ರಕಾಶಯತಿ | 71 ತದಾ ಸ ಶವಭಾಭಿಶಾಪೌ ಕೃತ್ವಾ ಪ್ರೋವಾಚ ಯೂಯಂ ಕಥಾಂ ಕಥಯಥ ತಂ ನರಂ ನ ಜಾನೇಃಹಂ | 72 ತದಾನೀಂ ದ್ವಿತೀಯವಾರಂ ಕುಕ್ಕುಟೋ ಽರಾವೀತ್ | ಕುಕ್ಕುಟಸ್ಯ ದ್ವಿತೀಯರವಾತ್ ಪೂರ್ವಂ ತ್ವಂ ಮಾಂ ವಾರತ್ರಯಮ್ ಅಪಹ್ನೋಷ್ಯಸಿ, ಇತಿ ಯದಾಶ್ಯಂತಂ ಯೀಶುನಾ ಸಮುದಿತಂ ತತ್ ತದಾ ಸಂಸ್ಕೃತ್ಯ ಪಿತರೋ ರೋದಿತಮ್ ಆರಭತ |

15 ಅಥ ಪ್ರಭಾತೇ ಸತಿ ಪ್ರಧಾನಯಾಜಕಾಃ ಪ್ರಾಞ್ಞ ಉಪಾಧ್ಯಾಯಾಃ ಸರ್ವೇ ಮನ್ವಿಣಶ್ಚ ಸಭಾಂ ಕೃತ್ವಾ ಯೀಶುಂ ಬನ್ದಯಿತ್ವ ಪೀಲಾತಾಖ್ಯಸ್ಯ ದೇಶಾಧಿಪತೇಃ ಸವಿಧಂ ನೀತ್ವಾ ಸಮರ್ಪಯಾಮಾಸುಃ | 2 ತದಾ ಪೀಲಾತಸ್ತಂ ಪೃಷ್ಠವಾನ್ ತ್ವಂ ಕಿಂ ಯಿಹೂದೀಯಲೋಕಾನಾಂ ರಾಜಾ? ತತಃ ಸ ಪ್ರತ್ಯುಕ್ತವಾನ್ ಸತ್ಯಂ ವದಸಿ | 3 ಅಪರಂ ಪ್ರಧಾನಯಾಜಕಾಸ್ಯಸ್ಯ ಬಹುಷು ವಾಕ್ಯೇಷು ದೋಷಮಾರೋಪಯಾಚ್ಛುಕ್ತುಃ ಕಿನ್ಯು ಸ ಕಿಮಪಿ ನ ಪ್ರತ್ಯುಕ್ತಾಚ | 4 ತದಾನೀಂ ಪೀಲಾತಸ್ತಂ ಪುನಃ ಪಪ್ರಚ್ಛ ತ್ವಂ ಕಿಂ ನೋತ್ತರಯಸಿ? ಪಶ್ಯಂತೇ ತ್ವದ್ವಿರುದ್ಧಂ ಕಶಿಷು ಸಾದ್ಯೇಷು ಸಾಕ್ಷಂ ದದತಿ | 5 ಕನ್ಯು ಯೀಶುಸ್ತದಾಪಿ ನೋತ್ತರಂ ದದಾಿ ತತಃ ಪೀಲಾತ ಆಶ್ಚರ್ಯಂ ಜಗಾಮ | 6 ಅಪರಶ್ಚಾಕಾರಾಬದ್ಧೇ ಕಸ್ತಿಂಶ್ಚಿತ್ ಜನೇ ತನ್ಮಹೋತ್ಸವಕಾಲೇ ಲೋಕೈರ್ಯಾಚಿತೇ ದೇಶಾಧಿಪತಿಸ್ತಂ ಮೋಚಯತಿ | 7 ಯೇ ಚ ಪೂರ್ವಮುಪಪ್ಪವಮಕಾರ್ಷುರುಪಪ್ಪವೇ ವಧಮಪಿ ಕೃತವನ್ಮನೇಷಾಂ ಮದ್ಯೇ ತದಾನೋಂ ಬರಬ್ನಾನಾಮಕ ಏಕೋ ಬದ್ಧ ಆಸೀತ್ | 8 ಅತೋ ಹೇತೋಃ ಪೂರ್ವಾಪರೀಯಾಂ ರೀತಿಕಥಾಂ ಕಥಯಿತ್ವಾ ಲೋಕಾ ಉಚ್ಚೈರುವನ್ತಃ ಪೀಲಾತಸ್ಯ ಸಮಕ್ಷಂ ನಿವೇದಯಾಮಾಸುಃ | 9 ತದಾ ಪೀಲಾತಸ್ತಾನಾಚಶ್ಚೈ ತರ್ಹಿ ಕಿಂ ಯಿಹೂದೀಯಾನಾಂ ರಾಜಾನಂ ಮೋಚಯಿಷ್ಯಾಮಿ? ಯುಷ್ಮಾಭಿಃ ಕಿಮಿಷ್ಯತೇ? 10 ಯತಃ ಪ್ರಧಾನಯಾಜಕಾ ಈರ್ಷ್ಯಾತ್ ಏವ ಯೀಶುಂ ಸಮಾರ್ಪಯನ್ವಿತಿ ಸ ವಿವೇದ | 11 ಕಿನ್ಯು ಯಥಾ ಬರಬ್ನಾಂ ಮೋಚಯತಿ ತಥಾ ಪ್ರಾರ್ಥಯಿತುಂ ಪ್ರಧಾನಯಾಜಕಾ ಲೋಕಾನ್ ಪ್ರವತ್ಸಯಾಮಾಸುಃ | 12 ಅಥ ಪೀಲಾತಃ ಪುನಃ ಪೃಷ್ಠವಾನ್ ತರ್ಹಿ ಯಂ ಯಿಹೂದೀಯಾನಾಂ ರಾಜೇತಿ ವದಥ ತಸ್ಯ ಕಿಂ ಕರಿಷ್ಯಾಮಿ ಯುಷ್ಮಾಭಿಃ ಕಿಮಿಷ್ಯತೇ? 13 ತದಾ ತೇ ಪುನರಪಿ

ಪ್ರೋಚ್ಛೈಃ ಪ್ರೋಚುಸ್ತಂ ಕೃಶೇ ವೇಧಯ | 14 ತಸ್ಮಾತ್ ಪೀಲಾತಃ ಕಥಿತವಾನ್ ಕುತಃ? ಸ ಕಿಂ ಕುಕರ್ಮ್ಯ ಕೃತವಾನ್? ಕಿನ್ಯು ತೇ ಪುನಶ್ಚ ರುವನ್ದೋ ವ್ಯಾಜಮ್ಸುಂ ಕೃಶೇ ವೇಧಯ | 15 ತದಾ ಪೀಲಾತಃ ಸರ್ವಾಲ್ಲೋಕಾನ್ ತೋಷಯಿತುಮಿಚ್ಛನ್ ಬರಬ್ನಾಂ ಮೋಚಯಿತ್ವಾ ಯೀಶುಂ ಕಶಾಭಿಃ ಪ್ರಹೃತ್ಯ ಕೃಶೇ ವೇದ್ಯಂ ತಂ ಸಮರ್ಪಯಾಮ್ಭೂವಂ | 16 ಅನನ್ತರಂ ಸೈನ್ಯಗಣೋಽಟ್ಟುಲಿಕಾಮ್ ಅರ್ಥಾದ್ ಅಧಿಪತೇ ಗೃಹಂ ಯೀಶುಂ ನೀತ್ವಾ ಸೇನಾನಿವಹಂ ಸಮಾಹುಯತ್ | 17 ಪಶ್ಚಾತ್ ತೇ ತಂ ಧೂಮಲವರ್ಣವಸ್ತ್ರಂ ಪರಿಧಾಪ್ಯ ಕಣ್ಣಕಮುಕುಟಂ ರಚಯಿತ್ವಾ ಶಿರಸಿ ಸಮಾರೋಪ್ಯ 18 ಹೇ ಯಿಹೂದೀಯಾನಾಂ ರಾಜನ್ ನಮಸ್ಕಾರ ಇತ್ಯುಕ್ತ್ವಾ ತಂ ನಮಸ್ತುರ್ತಾಮಾರೇಭಿರೇ | 19 ತಸ್ಯೋತ್ಸಮಾಜ್ಞೇ ವೇತಾಪಾತಂ ಚಕ್ರಸ್ತದಾತ್ರೇ ನಿಷ್ಕೀವಚ್ಯ ನಿಚ್ಛಿಪುಃ, ತಥಾ ತಸ್ಯ ಸಮ್ಯುಖೇ ಜಾನುಪಾತಂ ಪ್ರಹೋಮುಃ | 20 ಇತ್ಯಮುಪಹಸ್ಯ ಧೂಮವರ್ಣವಸ್ತ್ರಮ್ ಉತ್ಸಾರ್ಯ ತಸ್ಯ ವಸ್ತ್ರಂ ತಂ ಪರ್ಯಧಾಪಯನ್ ಕೃಶೇ ವೇದ್ಯಂ ಬಹಿನಿನ್ಯುಶ್ಚ | 21 ತತಃ ಪರಂ ಸೇಕನ್ತರಸ್ಯ ರುಫಸ್ಯ ಚ ಪಿತಾ ಶಿಮೋನ್ನಾಮಾ ಕುರೀಣೀಯಲೋಕ ಏಕಃ ಕುತಶ್ಚಿದ್ ಗ್ರಾಮಾದೇತ್ಯ ಪಥಿ ಯಾತಿ ತಂ ತೇ ಯೀಶೋಃ ಕೃಶಂ ವೋಡುಂ ಬಲಾದ್ ದಧ್ನುಃ | 22 ಅಥ ಗುಲ್ಲಾ ಅರ್ಥಾತ್ ಶಿರಃಕಪಾಲನಾಮಕಂ ಸ್ನಾನಂ ಯೀಶುಮಾನೀಯಂ 23 ತೇ ಗನ್ತರಸಮಿಶ್ರಿತಂ ದ್ರಾಕ್ಷಾರಸಂ ಪಾತುಂ ತಸ್ಮೈ ದದುಃ ಕಿನ್ಯು ಸ ನ ಜಗ್ರಾಹ | 24 ತಸ್ಮಿನ್ ಕೃಶೇ ವಿದ್ಧೇ ಸತಿ ತೇಷಾಮೇಕೈಕಶಃ ಕಿಂ ಪ್ರಾಪ್ಸ್ಯತೀತಿ ನಿರ್ಣಯಾಯ 25 ತಸ್ಯ ಪರಿಧೇಯಾನಾಂ ವಿಭಾಗಾರ್ಥಂ ಗುಟಿಕಾಪಾತಂ ಚಕ್ರುಃ | 26 ಅಪರಮ್ ಏಷ ಯಿಹೂದೀಯಾನಾಂ ರಾಜೇತಿ ಲಿಖಿತಂ ದೋಷಪತ್ರಂ ತಸ್ಯ ಶಿರಲೂರ್ವ್ವಮ್ ಆರೋಪಯಾಚ್ಛುಕ್ತುಃ | 27 ತಸ್ಯ ವಾಮದಕ್ಷಿಣಯೋ ದ್ವೌರ್ ಚೌರೌ ಕೃಶಯೋರ್ ವಿವಿಧಾತೇ | 28 ತೇನ್ವಿದ "ಅಪರಾಧಿಜನ್ಯಃ ಸಾರ್ಧಂ ಸ ಗಣಿತೋ ಭವಿಷ್ಯತಿ," ಇತಿ ಶಾಸ್ತ್ರೋಕ್ತಂ ವಚನಂ ಸಿದ್ಧಮಭೂತ | 29 ಅನನ್ತರಂ ಮಾರ್ಗೇ ಯೇ ಯೇ ಲೋಕಾ ಗಮನಾಗಮನೇ ಚಕ್ರಸ್ತೇ ಸರ್ವ ಏವ ಶಿರಾಂಸ್ತಾನೋಲ್ಕು ನಿನ್ನೋ ಜಗದುಃ, ರೇ ಮನ್ನಿರನಾಶಕ ರೇ ದಿನತ್ರಯಮದ್ಯೇ ತಸ್ಮಿನ್ಮಾರ್ಗಯಕ, 30 ಅಧುನಾತ್ಮಾನಮ್ ಅವಿತ್ಯಾ ಕೃಶಾದವರೋಹ | 31 ಕಿಞ್ಚ ಪ್ರಧಾನಯಾಜಕಾ ಅಧ್ಯಾಪಕಾಶ್ಚ ತದ್ವತ್ ತಿರಸ್ಕೃತ್ಯ ಪರಸ್ಪರಂ ಚಚ್ಛಿರೇ ಏಷ ಪರಾನಾವತ್ ಕಿನ್ಯು ಸ್ತಮವಿತುಂ ನ ಶಕ್ನೋತಿ | 32 ಯದೀಸ್ರಾಯೇಲೋ ರಾಜಾಭಿಷಿಕ್ತಸ್ತಾತಾ ಭವತಿ ತಥ್ಯಧುನ್ಯೇನ ಕೃಶಾದವರೋಹತು ವಯಂ ತದ್ ದೃಷ್ಟ್ವಾ ವಿಶ್ವಸಿಷ್ಯಾಮುಃ; ಕಿಞ್ಚ ಯೌ ಲೋಕೌ ತೇನ ಸಾರ್ಧಂ ಕೃಶೇ ಽವಿದ್ಯೇತಾಂ ತಾವಪಿ ತಂ ನಿರ್ಭರ್ತ್ಸಯಾಮಾಸತುಃ | 33 ಅಥ ದ್ವಿತೀಯಯಾಮಾತ್ ತೃತೀಯಯಾಮಂ ಯಾವತ್ ಸರ್ವೋ ದೇಶಃ ಸಾನ್ಯಕಾರೋಭೂತ್ | 34 ತತಸ್ತೃತೀಯಪ್ರಹರೇ ಯೀಶುರುಚ್ಚೈರವದತ್ ಏಲೀ ಏಲೀ ಲಾಮಾ ಶಿವಕ್ತನೀ ಅರ್ಥಾದ್ "ಹೇ ಮದೀಶ ಮದೀಶ ತ್ವಂ ಪರ್ಯುತ್ಸಾಕ್ಷೀಃ ಕುತೋ ಹಿ ಮಾಂ?" 35 ತದಾ ಸಮೀಪಸ್ತಲೋಕಾನಾಂ ಕೇಚಿತ್ ತದ್ವಾಕ್ಯಂ ನಿಶಮ್ಯಾಚ್ಛುಃ ಪಶ್ಯೇಷ ಏಲಿಯಮ್ ಆಹೂಯತಿ | 36 ತತ ಏಕೋ ಜನೋ ಧಾವಿತ್ಯಾಗತ್ಯ ಸ್ವಘ್ನೇ ಽಮ್ಲರಸಂ ಪೂರಯಿತ್ವಾ ತಂ ನಡಾಗ್ರೇ ನಿಧಾಯ ಪಾತುಂ ತಸ್ಮೈ ದತ್ವಾವದತ್ ತಿಷ್ಠ ಏಲಿಯ ಏನಮವರೋಹಯಿತುಮ್ ಏತಿ ನ ವೇತಿ ಪಶ್ಯಾಮಿ | 37 ಅಥ ಯೀಶುರುಚ್ಚೈಃ ಸಮಾಹೂಯ ಪ್ರಾಣಾನ್ ಜಹೌ | 38 ತದಾ ಮನ್ನಿರಸ್ಯ ಜವನಿಕೋದ್ವಾರದಧಾರ್ಯನ್ಯಾ ವಿದೀರ್ಣಾ ದ್ವಿಖಣ್ಣಾಭೂತ್ |

39 ಕಿ ಇನ್ ಇತ್ಯಮುಚ್ಚೈರಾಹೂಯ ಪ್ರಾಣಾನ್ ತೃಜನ್ತಂ ತಂ ದೃಷ್ಟ್ವಾ
ತದ್ರಕ್ಷಣಾಯ ನಿಿಯುಕ್ತೋ ಯಃ ಸೇನಾಪತಿರಾಸೀತ್ ಸೋವದತ್
ನರೋಯಮ್ ಈಶ್ವರಪುತ್ರ ಇತಿ ಸತ್ಯಮ್ | 40 ತದಾನೀಂ ಮಗ್ಗಲೀನೀ
ಮರಿಸಮ್ ಕನಿಷ್ಠಯಾಕೂಬೋ ಯೋಸೇಶ್ಚ ಮಾತಾನ್ಯಮರಿಯಮ್
ಶಾಲೋಮೀ ಚ ಯಃ ಸ್ತ್ರಿಯೋ 41 ಗಾಲೀಲ್ಯದೇಶೇ ಯೀಶುಂ
ಸೇವಿತ್ವಾ ತದನುಗಾಮಿನ್ಯೋ ಜಾತಾ ಇಮಾಸ್ತದನ್ಯಾಶ್ಚ ಯಾ ಅನೇಕಾ
ನಾರ್ಯೋ ಯೀಶುನಾ ಸಾರ್ಧಂ ಯಿರೂಶಲಮಮಾಯಾತಾಸ್ತಾಶ್ಚ
ದೂರಾತ್ ತಾನಿ ದದೃಶುಃ | 42 ಅಥಾಸಾದನದಿನಸ್ಸಾರ್ಧಾದ್
ವಿಶ್ರಾಮವಾರಾತ್ ಪೂರ್ವದಿನಸ್ಯ ಸಾಯಂಕಾಲ ಆಗತ 43
ಈಶ್ವರರಾಜಾಪೇಕ್ಷ್ಯ ವಿಮಥೀಯಯೂಷಫನಾಮಾ ಮಾನ್ಯಮನ್ವೀ ಸಮೇತ್ಯ
ಪೀಲಾತಸವಿದಂ ನಿರ್ಭಯೋ ಗತ್ತಾ ಯೀಶೋದೇಹಂ ಯಯಾಚೇ |
44 ಕಿನ್ನು ಸ ಇದಾನೀಂ ಮೃತಃ ಪೀಲಾತ ಇತ್ಯಸಮ್ಭವಂ ಮತ್ತಾ
ಶತಸೇನಾಪತಿಮಾಹೂಯ ಸ ಕದಾ ಮೃತ ಇತಿ ಪಪೃಚ್ಛ | 45
ಶತಸೇಮನಾಪತಿಮುಖಾತ್ ತಚ್ಚಾತ್ಮಾಯೂಷಫೇ ಯೀಶೋದೇಹಂ
ದದೌ | 46 ಪಶ್ಚಾತ್ ಸ ಸೂಕ್ಷ್ಮಂ ವಾಸಃ ಕ್ರೀತ್ವಾ ಯೀಶೋಃ
ಕಾಯಮವರೋಹ್ಯ ತೇನ ವಾಸಸಾ ವೇಷ್ಣಯಿತ್ವಾ ಗಿರೌ ಖಾತಶ್ಶಶಾನೇ
ಸ್ಥಾಪಿತವಾನ್ ಪಾಷಾಣಂ ಲೋರಯಿತ್ವಾ ದ್ವಾರಿ ನಿರಧೇ | 47 ಕಿನ್ನು ಯತ್ರ
ಸೋಸ್ಥಾಪ್ಯತ ತತ ಮಗ್ಗಲೀನೀ ಮರಿಯಮ್ ಯೋಸಿಮಾತ್ಮಮರಿಯಮ್ ಚ
ದದೃಶುಃ |

16 ಅಥ ವಿಶ್ರಾಮವಾರೇ ಗತೇ ಮಗ್ಗಲೀನೀ ಮರಿಯಮ್
ಯಾಕೂಬಮಾತಾ ಮರಿಯಮ್ ಶಾಲೋಮೀ
ಚೇಮಾಸ್ತಂ ಮರ್ಧಯಿತುಂ ಸುಗನ್ನಿದ್ರವ್ಯಾಣಿ ಕ್ರೀತ್ವಾ 2
ಸಪ್ತಾಹಪ್ರಥಮದಿನೇತಿಪ್ರತ್ಯೂಷೇ ಸೂರ್ಯೋದಯಕಾಲೇ
ಶ್ಶಶಾನಮುಪಗತಾಃ | 3 ಕಿನ್ನು ಶ್ಶಶಾನದ್ವಾರಪಾಷಾಣೋಽತಿಬಿಹನ್ ತಂ
ಕೋಽಪಸಾರಯಿಷ್ಯತೀತಿ ತಾಃ ಪರಸ್ಪರಂ ಗದನ್ತಿ | 4 ಏತರ್ಹಿ ನಿರೀಕ್ಷ್ಯ
ಪಾಷಾಣೋ ದ್ವಾರೋ ಽಪಸಾರಿತ ಇತಿ ದದೃಶುಃ | 5 ಪಶ್ಚಾತ್ತಾಃ ಶ್ಶಶಾನಂ
ಪ್ರವಿಶ್ಯ ಶುಕ್ಲವರ್ಣದೀರ್ಘಪರಿಚ್ಛದಾವೃತಮೇಕಂ ಯುವಾನಂ
ಶ್ಶಶಾನದಕ್ಷಿಣಪಾರ್ಶ್ವ ಉಪವಿಷ್ಣಂ ದೃಷ್ಟ್ವಾ ಚಮಚ್ಚಕ್ರುಃ | 6 ಸೋಽವದತ್,
ಮಾಧ್ಯೆಷ್ಠ ಯೂಯಂ ಕ್ರುಶೇ ಹತಂ ನಾಸರತೀಯಯೀಶುಂ ಗವೇಷಯಥ
ಸೋತ್ರ ನಾಸ್ತಿ ಶ್ಶಶಾನಾದುದಸ್ಥಾತ್; ತೈ ಯತ್ರ ಸ ಸ್ಥಾಪಿತಃ ಸ್ಥಾನಂ ತದಿದಂ
ಪಶ್ಯತ | 7 ಕಿನ್ನು ತೇನ ಯಥೋಕ್ತಂ ತಥಾ ಯುಷ್ಮಾಕಮಗ್ರೇ ಗಾಲೀಲಂ
ಯಾಸ್ತತೇ ತತ್ರ ಸ ಯುಷ್ಣಾನ್ ಸಾಕ್ಷಾತ್ ಕರಿಷ್ಯತೇ ಯೂಯಂ ಗತ್ತಾ ತಸ್ಯ
ಶಿಷ್ಯೇಭ್ಯಃ ಪಿತರಾಯ ಚ ವಾರ್ತಾಮಿಮಾಂ ಕಥಯತ | 8 ತಾಃ ಕಮ್ಪಿತಾ
ವಿಸ್ತಿತಾಶ್ಚ ತೂರ್ಣಂ ಶ್ಶಶಾನಾದ್ ಬಹಿರ್ಗತ್ವಾ ಪಲಾಯನ್ತ ಭಯಾತ್ ಕಮಪಿ
ಕಿಮಪಿ ನಾವದಂಶ್ಚ | 9 (note: The most reliable and earliest manuscripts
do not include Mark 16:9-20.) ಅಪರಂ ಯೀಶುಃ ಸಪ್ತಾಹಪ್ರಥಮದಿನೇ
ಪ್ರತ್ಯೂಷೇ ಶ್ಶಶಾನಾದುತ್ತಾಯ ಯಸ್ಯಾಃ ಸಪ್ತಭೂತಾಸ್ತಾಜಿತಾಸ್ತಸ್ಯೈ
ಮಗ್ಗಲೀನೀಮರಿಯಮೇ ಪ್ರಥಮಂ ದರ್ಶನಂ ದದೌ | 10 ತತಃ ಸಾ ಗತ್ತಾ
ಶೋಕರೋದನಕೃದ್ಧ್ಯೋಽನುಗತಲೋಕೇಭ್ಯಸ್ತಾಂ ವಾರ್ತಾಂ
ಕಥಯಾಮಾಸ | 11 ಕಿನ್ನು ಯೀಶುಃ ಪುನರ್ಜೀವನ್ ತಸ್ಯೈ ದರ್ಶನಂ
ದತ್ತವಾನಿತಿ ಶ್ಶುತ್ವಾ ತೇ ನ ಪ್ರತ್ಯಯನ್ | 12 ಪಶ್ಚಾತ್ ತೇಷಾಂ ದ್ವಾಯೋ
ಗಾರ್ವಮಯಾನಕಾಲೇ ಯೀಶುರನ್ಯವೇಶಂ ದೃಶ್ಯಾ ತಾಭ್ಯಾಂ ದರ್ಶನಂ ದದೌ!

13 ತಾವಪಿ ಗತ್ತಾನ್ಶಿಷ್ಯೇಭ್ಯಸ್ತಾಂ ಕಥಾಂ ಕಥಯಾಚ್ಚಕ್ರತುಃ
ಕಿನ್ನು ತಯೋಃ ಕಥಾಮಪಿ ತೇ ನ ಪ್ರತ್ಯಯನ್ | 14 ಶೇಷತ
ಏಕಾದಶಶಿಷ್ಯೇಷು ಭೋಜನೋಪವಿಷ್ಯೇಷು ಯೀಶುಸ್ಯೇಭ್ಯೋ ದರ್ಶನಂ
ದದೌ ತಥೋತ್ಥಾನಾತ್ ಪರಂ ತದ್ದರ್ಶನಪ್ರಾಪ್ತಲೋಕಾನಾಂ
ಕಥಾಯಾಮವಿಶ್ರಾಸಕರಣಾತ್ ತೇಷಾಮವಿಶ್ರಾಸಮನಃಕಾರಿನ್ಯಾಭ್ಯಾಂ
ಹೇತುಭ್ಯಾಂ ಸ ತಾಂಸ್ತರ್ಜಿತವಾನ್ | 15 ಅಥ ತಾನಾಚಖ್ಯೌ ಯೂಯಂ
ಸರ್ವಜಗದ್ ಗತ್ತಾ ಸರ್ವಜನಾನ್ ಪ್ರತಿ ಸುಸಂವಾದಂ ಪ್ರಚಾರಯತ | 16
ತತ್ರ ಯಃ ಕಶ್ಚಿದ್ ವಿಶ್ವಸ್ಯ ಮಜ್ಜಿತೋ ಭವೇತ್ ಸ ಪರಿತ್ರಾಸ್ಯತೇ ಕಿನ್ನು ಯೋ
ನ ವಿಶ್ವಸಿಷ್ಯತಿ ಸ ದಣ್ಡಯಿಷ್ಯತೇ | 17 ಕಿ ಇಯೇ ಪ್ರತ್ಯೇಷ್ಯನ್ತಿ ತೈರಿದೃಗ್
ಅಶ್ಚರ್ಯಂ ಕರ್ಮ್ಯ ಪ್ರಕಾಶಯಿಷ್ಯತೇ ತೇ ಮನ್ಯಾಮ್ನಾ ಭೂತಾನ್
ತ್ಯಾಜಯಿಷ್ಯನ್ತಿ ಭಾಷಾ ಅನ್ಯಾಶ್ಚ ವದಿಷ್ಯನ್ತಿ | 18 ಅಪರಂ ತ್ರೈ ಸರ್ವೇಷು
ಧೃತೇಷು ಪ್ರಾಣನಾಶಕವಸ್ತುನಿ ಪೀತೇ ಚ ತೇಷಾಂ ಕಾಪಿ ಕ್ಷತಿ ನ ಭವಿಷ್ಯತಿ;
ರೋಗಿಣಾಂ ಗಾತ್ರೇಷು ಕರಾಪಿತೇ ತೇಽರೋಗಾ ಭವಿಷ್ಯನ್ತಿ ಚ | 19 ಅಥ
ಪ್ರಭುಸ್ತಾನಿತ್ಯಾದಿಶ್ಚ ಸ್ವರ್ಗಂ ನೀತಃ ಸನ್ ಪರಮೇಶ್ವರಸ್ಯ ದಕ್ಷಿಣ
ಉಪವಿವೇಶ | 20 ತತಸ್ತೇ ಪ್ರಸ್ಥಾಯ ಸರ್ವತ್ರ ಸುಸಂವಾದೀಯಕಥಾಂ
ಪ್ರಚಾರಯಿತುಮಾರೋಭಿರೇ ಪ್ರಭುಸ್ತು ತೇಷಾಂ ಸಹಾಯಃ ಸನ್
ಪ್ರಕಾಶಿತಾಶ್ಚರ್ಯಕ್ರಿಯಾಭಿನ್ಯಾಂ ಕಥಾಂ ಪ್ರಮಾಣವತೀಂ ಚಕಾರ | ಇತಿ |

ಲೂಕಾಃ

1 ಪ್ರಥಮತೋ ಯೇ ಸಾಕ್ಷಿಣೋ ವಾಕ್ಯಪ್ರಚಾರಕಾಶ್ವಾಸನಾಃ ತೇಽಸ್ಮಾಕಂ ಮಧ್ಯೇ ಯದ್ಯತ್ ಸಪ್ರಮಾಣಂ ವಾಕ್ಯಮರ್ಪಯಂತಿ ಸ್ತು 2 ತದನುಸಾರತೋಽನ್ಯೇಪಿ ಬಹವಸ್ತದ್ವೃತ್ತಾಂತಂ ರಚಯಂತು ಪ್ರವೃತ್ತಾಃ | 3 ಅತಃಪವ ಹೇ ಮಹಾಮಹಿಮಧಿಯಫಿಲ್ ತ್ವಂ ಯಾ ಯಾಃ ಕಥಾ ಅಶಿಕ್ಷ್ಯಧಾಸ್ತಾಸಾಂ ದೃಢಪ್ರಮಾಣಾನಿ ಯಥಾ ಪ್ರಾಪ್ನೋಷಿ 4 ತದರ್ಥಂ ಪ್ರಥಮಮಾರಭ್ಯ ತಾನಿ ಸರ್ವಾಣಿ ಜ್ಞಾತ್ವಾಹಮಪಿ ಅನುಕ್ರಮಾತ್ ಸರ್ವಪ್ರವೃತ್ತಾಂತಾನ್ ತುಭ್ಯಂ ಲೇಖಿತುಂ ಮತಿಮಕಾರ್ಷಮ್ | 5 ಯಿಹೂದಾದೇಶೀಯಹೇರೋದ್ಯಮಕೇ ರಾಜತ್ವಂ ಕುವ್ಯತಿ ಅಬೀಯಯಾಜಕಸ್ಯ ಪರ್ಯಾಯಾಧಿಕಾರೀ ಸಿಖರಿಯನಾಮಕ ಏಕೋ ಯಾಜಕೋ ಹಾರೋಣವಂಶೋದ್ಯಮಾ ಇಲೀಶೇವಾಖ್ಯಾ 6 ತಸ್ಯ ಜಾಯಾ ದ್ವಾವಿಮೌ ನಿರೋಫಣೌ ಪ್ರಭೋಃ ಸರ್ವಾಜ್ಞಾ ವ್ಯವಸ್ಥಾಶ್ಚ ಸಂಮನ್ಯ ಈಶ್ವರದೃಷ್ಟೌ ಧಾರ್ಮಿಕಾವಾಸ್ತಾಮ್ | 7 ತಯೋಃ ಸನ್ತಾನ ಏಕೋಪಿ ನಾಸೀತ್, ಯತ ಇಲೀಶೇವಾ ಬನ್ಯಾ ತೌ ದ್ವಾವೇವ ವೃದ್ಧಾವಭವತಾಮ್ | 8 ಯದಾ ಸ್ವಪರ್ಯಾಯನುಕ್ರಮೇಣ ಸಿಖರಿಯ ಈಶ್ವಾಸ್ಯ ಸಮಕ್ಷಂ ಯಾಜಕೀಯಂ ಕರ್ಮ್ಯ ಕರೋತಿ 9 ತದಾ ಯಜ್ಞಸ್ಯ ದಿನಪರಿಪಾಯ್ಯಾ ಪರಮೇಶ್ವರಸ್ಯ ಮನ್ದಿರೇ ಪ್ರವೇಶಕಾಲೇ ಧೂಪಜ್ವಾಲನಂ ಕರ್ಮ್ಯ ತಸ್ಯ ಕರಣೀಯಮಾಸೀತ್ | 10 ತದ್ಭೂಪಜ್ವಾಲನಕಾಲೇ ಲೋಕನಿವಹೇ ಪ್ರಾರ್ಥನಾಂ ಕರ್ತುಂ ಬಹಿಸ್ತಿಷ್ಠತಿ 11 ಸತಿ ಸಿಖರಿಯೋ ಯಸ್ಯಾಂ ವೇದ್ಯಾಂ ಧೂಪಂ ಜ್ವಾಲಯತಿ ತದ್ಭೂಪಜ್ವಾಲನೇ ಪರಮೇಶ್ವರಸ್ಯ ದೂತ ಏಕ ಉಪಸ್ಥಿತೋ ದರ್ಶನಂ ದದಾ | 12 ತಂ ದೃಷ್ಟ್ವಾ ಸಿಖರಿಯ ಉದ್ವಿವಿಜೇ ಶಶಬ್ಧೇ ಚ | 13 ತದಾ ಸ ದೂತಸ್ಯಂ ಬಭಾಷೇ ಹೇ ಸಿಖರಿಯ ಮಾ ಭೈಸ್ಯವ ಪ್ರಾರ್ಥನಾ ಗ್ರಾಹ್ಯಾ ಜಾತಾ ತವ ಭಾರ್ಯಾ ಇಲೀಶೇವಾ ಪುತ್ರಂ ಪ್ರಸೋಷ್ಯತೇ ತಸ್ಯ ನಾಮ ಯೋಹನ್ ಇತಿ ಕರಿಷ್ಯಸಿ | 14 ಕಿಞ್ಚ ತ್ವಂ ಸಾನನ್ಯಃ ಸಹರ್ಷಶ್ಚ ಭವಿಷ್ಯಸಿ ತಸ್ಯ ಜನ್ಮನಿ ಬಹವ ಆನನ್ದಿಷ್ಯಂತಿ ಚ | 15 ಯತೋ ಹೇತೋಃ ಸ ಪರಮೇಶ್ವರಸ್ಯ ಗೋಚರೇ ಮಹಾನ್ ಭವಿಷ್ಯತಿ ತಥಾ ದ್ವಾಕ್ಷಾರಸಂ ಸುರಾಂ ವಾ ಕಿಮಪಿ ನ ಪಾಸ್ಯತಿ, ಅಪರಂ ಜನ್ಮಾರಭ್ಯ ಪವಿತ್ರೇಣಾತ್ಮನಾ ಪರಿಪೂರ್ಣಃ 16 ಸನ್ ಇಸ್ರಾಯೇಲ್ವಂಶೀಯಾನ್ ಅನೇಕಾನ್ ಪ್ರಭೋಃ ಪರಮೇಶ್ವರಸ್ಯ ಮಾರ್ಗಮಾನೇಷ್ಯತಿ | 17 ಸನ್ತಾನಾನ್ ಪ್ರತಿ ಪಿತೃಣಾಂ ಮನಾಂಸಿ ಧರ್ಮ್ಯಜ್ಞಾನಂ ಪ್ರತ್ಯನಾಜ್ಞಾಗ್ರಾಹಿಣಶ್ಚ ಪರಾವರ್ತಯಿತುಂ, ಪ್ರಭೋಃ ಪರಮೇಶ್ವರಸ್ಯ ಸೇವಾರ್ಥಮ್ ಏಕಾಂ ಸಜ್ಜಿತಜಾತಿಂ ವಿಧಾತುಞ್ಚ ಸ ಏಲಿಯರೂಪಾತ್ಮಶಕ್ತಿಪ್ರಾಪ್ತಸ್ಯಾಗ್ರೇ ಗಮಿಷ್ಯತಿ | 18 ತದಾ ಸಿಖರಿಯೋ ದೂತಮವಾದೀತ್ ಕಥಮೇತದ್ ವೇತ್ಸ್ಯಾಮಿ? ಯತೋಹಂ ವೃದ್ಧೋ ಮಮ ಭಾರ್ಯಾ ಚ ವೃದ್ಧಾ | 19 ತತೋ ದೂತಃ ಪ್ರತ್ಯವಾಚ ಪಶ್ಯೇಶ್ವರಸ್ಯ ಸಾಕ್ಷಾದ್ಭೃತ್ವೇ ಜಿಬ್ರಾಯೀಲ್ನಾಮಾ ದೂತೋಹಂ ತ್ವಯಾ ಸಹ ಕಥಾಂ ಗದಿತುಂ ತುಭ್ಯಮಿಮಾಂ ಶುಭವಾತ್ರ್ವಾಂ ದಾತುಞ್ಚ ಪ್ರೇಷಿತಃ | 20 ಕಿನ್ತು ಮದೀಯಂ ವಾಕ್ಯಂ ಕಾಲೇ ಫಲಿಷ್ಯತಿ ತತ್ ತ್ವಯಾ ನ ಪ್ರತೀತಮ್ ಅತಃ ಕಾರಣಾದ್ ಯಾವದೇವ ತಾನಿ ನ ಸೇತ್ಸ್ಯಂತಿ ತಾವತ್ ತ್ವಂ ವಕ್ತುಮಶಕ್ತೋ ಮೂಕೋ ಭವ | 21 ತದಾನೀಂ ಯೇ ಯೇ ಲೋಕಾಃ ಸಿಖರಿಯಮವೈಕ್ಯೇಷ್ಠ ತೇ ಮಧ್ಯೇಮನ್ದಿರಂ ತಸ್ಯ ಬಹುವಿಲಮ್ನಾದ್ ಆಶ್ಚರ್ಯ್ಯಂ ಮೇನಿರೇ | 22 ಸ ಬಹಿರಾಗತೋ ಯದಾ ಕಿಮಪಿ ವಾಕ್ಯಂ ವಕ್ತುಮಶಕ್ತಃ ಸಬ್ಬೇತಂ ಕೃತ್ವಾ ನಿಶಬ್ದಸ್ಯಸೌ ತದಾ

ಮಧ್ಯೇಮನ್ದಿರಂ ಕಸ್ಯಚಿತ್ ದರ್ಶನಂ ತೇನ ಪ್ರಾಪ್ತಮ್ ಇತಿ ಸರ್ವೇ ಬುಬುಧಿರೇ | 23 ಅನನ್ದರಂ ತಸ್ಯ ಸೇವನಪರ್ಯಾಯೇ ಸಮ್ಪೂರ್ಣೇ ಸತಿ ಸ ನಿಜಗೇಹಂ ಜಗಾಮ | 24 ಕತಿಪಯದಿನೇಷು ಗತೇಷು ತಸ್ಯ ಭಾರ್ಯಾ ಇಲೀಶೇವಾ ಗರ್ಭವತೀ ಬಭೂವ 25 ಪಶ್ಚಾತ್ ಸಾ ಪಞ್ಚಮಾಸಾನ್ ಸಂಗೋಪ್ಯಾಕಥಯತ್ ಲೋಕಾನಾಂ ಸಮಕ್ಷಂ ಮಮಾಪಮಾನಂ ಖಣ್ಡಯಿತುಂ ಪರಮೇಶ್ವರೋ ಮಯಿ ದೃಷ್ಟಿಂ ಪಾತಯಿತ್ವಾ ಕರ್ಮ್ಯೇದೃಶಂ ಕೃತವಾನ್ | 26 ಅಪರಞ್ಚ ತಸ್ಯಾ ಗರ್ಭಸ್ಯ ಷಷ್ಠೇ ಮಾಸೇ ಜಾತೇ ಗಾಲೀಲ್ಯದೇಶೀಯನಾಸರತ್ಪುರೇ 27 ದಾಯೂದೋ ವಂಶೀಯಾಯ ಯೂಷಫ್ತಾಮ್ನೇ ಪುರುಷಾಯ ಯಾ ಮರಿಯಮ್ನಾಮಕುಮಾರೀ ವಾಗ್ನತ್ಸಾಸೀತ್ ತಸ್ಯಾಃ ಸಮೀಪಂ ಜಿಬ್ರಾಯೀಲ್ ದೂತ ಈಶ್ವರೇಣ ಪ್ರಹಿತಃ | 28 ಸ ಗತ್ವಾ ಜಗಾದ ಹೇ ಈಶ್ವರನಾಗೃಹೀತಕನ್ಯೇ ತವ ಶುಭಂ ಭೂಯಾತ್ ಪ್ರಭುಃ ಪರಮೇಶ್ವರಸ್ಯವ ಸಹಾಯೋಸ್ತಿ ನಾರೀಣಾಂ ಮಧ್ಯೇ ತ್ವಮೇವ ಧನ್ಯಾ | 29 ತದಾನೀಂ ಸಾ ತಂ ದೃಷ್ಟ್ವಾ ತಸ್ಯ ವಾಕ್ಯತ ಉದ್ವಿಜ್ಯ ಕೀದೃಶಂ ಭಾಷಣಮಿದಮ್ ಇತಿ ಮನಸಾ ಚಿನ್ತಯಾಮಾಸ | 30 ತತೋ ದೂತೋಽವದತ್ ಹೇ ಮರಿಯಮ್ ಭಯಂ ಮಾಕಾಷೀಃ, ತ್ವಯಿ ಪರಮೇಶ್ವರಸ್ಯಾನುಗ್ರಹೋಸ್ತಿ | 31 ಪಶ್ಯ ತ್ವಂ ಗರ್ಭಂ ಧೃತ್ವಾ ಪುತ್ರಂ ಪ್ರಸೋಷ್ಯಸೀ ತಸ್ಯ ನಾಮ ಯೀಶುಶಿತಿ ಕರಿಷ್ಯಸಿ | 32 ಸ ಮಹಾನ್ ಭವಿಷ್ಯತಿ ತಥಾ ಸರ್ವೇಭ್ಯಃ ಶ್ರೇಷ್ಠಸ್ಯ ಪುತ್ರ ಇತಿ ಖ್ಯಾಸ್ಯತಿ; ಅಪರಂ ಪ್ರಭುಃ ಪರಮೇಶ್ವರಸ್ಯ ಪಿತುರ್ದಾಯೂದಃ ಸಿಂಹಾಸನಂ ತಸ್ಮೈ ದಾಸ್ಯತಿ; 33 ತಥಾ ಸ ಯಾಕೂಬೋ ವಂಶೋಪರಿ ಸರ್ವದಾ ರಾಜತ್ವಂ ಕರಿಷ್ಯತಿ, ತಸ್ಯ ರಾಜತ್ವಸ್ಯಾನೋ ನ ಭವಿಷ್ಯತಿ | (ai0n g165) 34 ತದಾ ಮರಿಯಮ್ ತಂ ದೂತಂ ಬಭಾಷೇ ನಾಹಂ ಪುರುಷಸಂಘಂ ಕರೋಮಿ ತರ್ಹಿ ಕಥಮೇತತ್ ಸಮವಿಷ್ಯತಿ? 35 ತತೋ ದೂತೋಽಕಥಯತ್ ಪವಿತ್ರ ಅತ್ವಾ ತ್ವಾಮಾಶ್ರಾಯಿಷ್ಯತಿ ತಥಾ ಸರ್ವಶ್ರೇಷ್ಠಸ್ಯ ಶಕ್ತಿಸ್ತವೋಪರಿ ಛಾಯಾಂ ಕರಿಷ್ಯತಿ ತತೋ ಹೇತೋಽಸ್ಯವ ಗರ್ಭಾದ್ ಯಃ ಪವಿತ್ರಬಾಲಕೋ ಜನಿಷ್ಯತೇ ಸ ಈಶ್ವರಪುತ್ರ ಇತಿ ಖ್ಯಾತಿಂ ಪ್ರಾಪ್ಸ್ಯತಿ | 36 ಅಪರಞ್ಚ ಪಶ್ಯ ತವ ಜ್ಞಾತಿರೀಲೀಶೇವಾ ಯಾಂ ಸರ್ವೇ ಬನ್ಯಾಮವದನ್ ಇದಾನೀಂ ಸಾ ವಾದ್ಯಕೇ ಸನ್ತಾನಮೇಕಂ ಗರ್ಭೇಽದಾರಯತ್ ತಸ್ಯ ಷಷ್ಠಮಾಸೋಭೂತ್ | 37 ಕಿಮಪಿ ಕರ್ಮ್ಯ ನಾಸಾಧ್ಯಮ್ ಈಶ್ವರಸ್ಯ | 38 ತದಾ ಮರಿಯಮ್ ಜಗಾದ, ಪಶ್ಯ ಪ್ರಭೇರಹಂ ದಾಸೀ ಮಹ್ಯಂ ತವ ವಾಕ್ಯಾನುಸಾರೇಣ ಸರ್ವಮೇತದ್ ಘಟಿತಮ್; ಅನನತರಂ ದೂತಸ್ಯಾಃ ಸಮೀಪಾತ್ ಪ್ರತಸ್ಥೇ | 39 ಅಥ ಕತಿಪಯದಿನಾತ್ ಪರಂ ಮರಿಯಮ್ ತಸ್ಮಾತ್ ಪರ್ವತಮಯಪ್ರದೇಶೀಯಯಿಹೂದಾಯಾ ನಗರಮೇಕಂ ಶೀಘ್ರಂ ಗತ್ವಾ 40 ಸಿಖರಿಯಯಾಜಕಸ್ಯ ಗೃಹಂ ಪ್ರವಿಶ್ಯ ತಸ್ಯ ಜಾಯಾಮ್ ಇಲೀಶೇವಾಂ ಸಮ್ನೋಧ್ಯಾವದತ್ | 41 ತತೋ ಮರಿಯಮಃ ಸಮ್ನೋಧನವಾಕ್ಯೇ ಇಲೀಶೇವಾಯಾಃ ಕರ್ಣಯೋಃ ಪ್ರವಿಷ್ಯಮಾತ್ರೇ ಸತಿ ತಸ್ಯಾ ಗರ್ಭಸ್ಯಬಾಲಕೋ ನನರ್ತ | ತತ ಇಲೀಶೇವಾ ಪವಿತ್ರೇಣಾತ್ಮನಾ ಪರಿಪೂರ್ಣಾ ಸತೀ 42 ಪ್ರೋಚ್ಛೈರ್ಗದಿತುಮಾರೇಭೇ, ಯೋಷಿತಾಂ ಮಧ್ಯೇ ತ್ವಮೇವ ಧನ್ಯಾ, ತವ ಗರ್ಭಸ್ಯಃ ಶಿಶುಶ್ಚ ಧನ್ಯಃ | 43 ತ್ವಂ ಪ್ರಭೋಮಾರ್ಗತಾ, ಮಮ ನಿವೇಶನೇ ತ್ವಯಾ ಚರಣಾವರ್ಪಿತೌ, ಮಮಾದ್ಯ ಸೌಭಾಗ್ಯಮೇತತ್ | 44 ಪಶ್ಯ ತವ ವಾಕ್ಯೇ ಮಮ ಕರ್ಣಯೋಃ ಪ್ರವಿಷ್ಯಮಾತ್ರೇ ಸತಿ ಮಮೋದರಸ್ಯಃ ಶಿಶುರಾನನ್ತಾನ್ ನನರ್ತ | 45 ಯಾ ಸ್ತ್ರೀ ವ್ಯಶ್ಚಿಸೀತ್ ಸಾ ಧನ್ಯಾ, ಯತೋ ಹೇತೋಽಸ್ಯಾಂ ಪ್ರತಿ ಪರಮೇಶ್ವರೋಕ್ತಂ

ವಾಕ್ಯಂ ಸರ್ವಂ ಸಿದ್ಧಂ ಭವಿಷ್ಯತಿ | 46 ತದಾನೀಂ ಮರಿಯಮ್ ಜಗಾದ |
 ಧನ್ವಾವಾದಂ ಪರೇಶಸ್ಯ ಕರೋತಿ ಮಾಮಕಂ ಮನಃ | 47 ಮಮಾತ್ಮಾ
 ತಾರಕೇಶೇ ಚ ಸಮುಲ್ಲಾಸಂ ಪ್ರಗಚ್ಛತಿ | 48 ಅಕರೋತ್ ಸ ಪ್ರಭು ದುಃಷ್ಠಿಂ
 ಸ್ವದಾಸ್ಯಾ ದುರ್ಗತಿಂ ಪ್ರತಿ | ಪಶ್ಯಾದ್ಧಾರಭ್ಯ ಮಾಂ ಧನ್ಯಾಂ ವಕ್ಷ್ಯನ್ತಿ
 ಪುರುಷಾಃ ಸದಾ | 49 ಯಃ ಸರ್ವಶಕ್ತಿಮಾನ್ ಯಸ್ಯ ನಾಮಾಪಿ ಚ
 ಪವಿತ್ರಕಂ | ಸ ಏವ ಸುಮಹತ್ಕರ್ಮೈ ಕೃತವಾನ್ ಮನ್ನಿಮಿತ್ತಕಂ | 50 ಯೇ
 ಬಿಭೃತಿ ಜನಾಸ್ತಸ್ಮಾತ್ ತೇಷಾಂ ಸನ್ನಾಪಂಕ್ತಿಷು | ಅನುಕಮ್ಯಾ ತದೀಯಾ
 ಚ ಸರ್ವದೈವ ಸುತಿಷ್ಯತಿ | 51 ಸ್ವಭಾಹುಬಲತಸ್ತೇನ ಪ್ರಾಕಾಶ್ಯತ
 ಪರಾಕ್ರಮಃ | ಮನಃಕುಮನ್ತ್ರಾಸಾರ್ಥಂ ವಿಕೀರ್ಯಂತೇಭಿಮಾನಿನಃ | 52
 ಸಿಂಹಾಸನಗತಾಲೋಕಾನ್ ಬಲಿನಶ್ಚಾವರೋಹ್ಯ ಸಃ | ಪದೇಷೂಚ್ಛೇಷು
 ಲೋಕಾಂಸ್ತು ಕ್ಷುದ್ರಾನ್ ಸಂಸ್ಥಾಪಯತ್ಸುಪಿ | 53 ಕ್ಷುಧಿತಾನ್ ಮಾನವಾನ್
 ದ್ರವ್ಯೈರುತ್ತಮೈಃ ಪರಿತರ್ಪ್ಯ ಸಃ | ಸಕಲಾನ್ ಧನಿನೋ ಲೋಕಾನ್
 ವಿಸೃಜೇನ್ ರಿಕ್ತಹಸ್ತಕಾನ್ | 54 ಇಬ್ರಾಹೀಮಿ ಚ ತದ್ಗಂಶೇ ಯಾ ದಯಾಸ್ತಿ
 ಸದೈವ ತಾಂ | ಸ್ತೃತ್ವಾ ಪುರಾ ಪಿತೃಣಾಂ ನೋ ಯಥಾ ಸಾಕ್ಷಾತ್
 ಪ್ರತಿಶ್ರುತಂ | (aiṅ g165) 55 ಇಸ್ರಾಯೇಲ್ವೇವಕಸ್ತೇನ ತಥೋಪಕ್ರಿಯತೇ
 ಸ್ವಯಂ || 56 ಅನನ್ದರಂ ಮರಿಯಮ್ ಪ್ರಾಯೇಣ ಮಾಸತ್ರಯಮ್
 ಇಲೀಶೇವಯಾ ಸಹೋಷಿತ್ವಾ ವ್ಯಾಘ್ರಯ್ಯ ನಿಜನಿವೇಶನಂ ಯಯೌ | 57
 ತದನನ್ದರಮ್ ಇಲೀಶೇವಾಯಾಃ ಪ್ರಸವಕಾಲ ಉಪಸ್ಥಿತೇ ಸತಿ ಸಾ ಪುತ್ರಂ
 ಪ್ರಾಸೋಷ್ಯ | 58 ತತಃ ಪರಮೇಶ್ವರಸ್ತಸ್ಯಾಂ ಮಹಾನುಗ್ರಹಂ ಕೃತವಾನ್
 ಏತತ್ ಶ್ರುತ್ವಾ ಸಮೀಪಮಾನಿನಃ ಕುಟುಮ್ಯಾಶ್ಚಾಕೃತ್ಯ ತಯಾ ಸಹ
 ಮುಮುದಿರೇ | 59 ತಥಾಷ್ಟಮೇ ದಿನೇ ತೇ ಬಾಲಕಸ್ಯ ತ್ವಚಂ ಛೇತ್ತುಮ್
 ಏತ್ಯ ತಸ್ಯ ಪಿತೃನಾಮಾನುರೂಪಂ ತನ್ನಾಮ ಸಿಖರಿಯ ಇತಿ
 ಕರ್ತುಮೀಷುಃ | 60 ಕಿನ್ನು ತಸ್ಯ ಮಾತಾಕಥಯತ್ ತನ್ಯ ನಾಮಾಸ್ಯ
 ಯೋಹನ್ ಇತಿ ಕರ್ತವ್ಯಮ್ | 61 ತದಾ ತೇ ವ್ಯಾಹರನ್ ತವ ವಂಶಮದ್ಯೇ
 ನಾಮೇದೃಶಂ ಕಸ್ಯಾಪಿ ನಾಸ್ತಿ | 62 ತತಃ ಪರಂ ತಸ್ಯ ಪಿತರಂ ಸಿಖರಿಯಂ
 ಪ್ರತಿ ಸಂಜ್ಞೇತ್ಯ ಪಪ್ರಚ್ಛುಃ ಶಿಶೋಃ ಕಿಂ ನಾಮ ಕಾರಿಷ್ಯತೇ? | 63 ತತಃ ಸ
 ಫಲಕಮೇಕಂ ಯಾಚಿತ್ವಾ ಲಿಲೇಖ ತಸ್ಯ ನಾಮ ಯೋಹನ್ ಭವಿಷ್ಯತಿ |
 ತಸ್ಮಾತ್ ಸರ್ವೇ ಆಶ್ಚರ್ಯ್ಯಂ ಮೇನಿರೇ | 64 ತತ್ಕ್ಷಣಂ ಸಿಖರಿಯಸ್ಯ
 ಜಿಹ್ವಾಜಾಡ್ಯೇಪಗತೇ ಸ ಮುಖಂ ವ್ಯಾದಾಯ ಸ್ವಷ್ಟವರ್ಣಮುಚ್ಚಾರ್ಯ್ಯ
 ಈಶ್ವರಸ್ಯ ಗುಣಾನುವಾದಂ ಚಕಾರ | 65 ತಸ್ಯಾಚ್ಚತುರ್ದಿಕ್ವಾಃ
 ಸಮೀಪಮಾನಿಲೋಕಾ ಭೀತಾ ಏವಮೇತಾಃ ಸರ್ವಾಃ ಕಥಾ
 ಯುಹೂದಾಯಾಃ ಪರ್ವತಮಯಪ್ರದೇಶಸ್ಯ ಸರ್ವತ್ರ ಪ್ರಚಾರಿತಾಃ | 66
 ತಸ್ಮಾತ್ ಶೋತಾರೋ ಮನಃಸು ಸ್ಥಾಪಯಿತ್ವಾ ಕಥಯಾಮ್ಯಭೂವುಃ
 ಕೀದೃಶೋಯಂ ಬಾಲೋ ಭವಿಷ್ಯತಿ? ಅಥ ಪರಮೇಶ್ವರಸ್ತಸ್ಯ
 ಸಹಾಯೋಭೂತ್ | 67 ತದಾ ಯೋಹನಃ ಪಿತಾ ಸಿಖರಿಯಃ
 ಪವಿತ್ರೇಣಾತ್ಮನಾ ಪರಿಪೂರ್ಣಃ ಸನ್ ಏತಾದೃಶಂ ಭವಿಷ್ಯದ್ವಾಕ್ಯಂ
 ಕಥಯಾಮಾಸ | 68 ಇಸ್ರಾಯೇಲಃ ಪ್ರಭು ಯಸ್ಯ ಸ ಧನ್ಯಃ
 ಪರಮೇಶ್ವರಃ | ಅನುಗೃಹ್ಯ ನಿಜಾಲೋಕಾನ್ ಸ ಏವ ಪರಿಮೋಚಯೇತ್ |
 69 ವಿಪಕ್ಷಜನಹಸ್ತೇಭ್ಯೋ ಯಥಾ ಮೋಚ್ಯಾಮಹೇ ವಯಂ |
 ಯಾವಜ್ಜೀವನ್ತು ಧರ್ಮೇಣ ಸಾರಲೈನ ಚ ನಿರ್ಭಯಾಃ | 70 ಸೇವಾಮಹೈ
 ತಮೇವೈಕಮ್ ಏತತ್ಕಾರಣಮೇವ ಚ | ಸ್ವಕೀಯಂ ಸುಪವಿತ್ರಜ್ಞ ಸಂಸ್ಕೃತ್ಯ
 ನಿಯಮಂ ಸದಾ | 71 ಕೃಪಯಾ ಪುರುಷಾನ್ ಪೂರ್ವಾನ್ ನಿಶಾಧಾರ್ಥತು
 ನಃ ಪಿತುಃ | ಇಬ್ರಾಹೀಮಃ ಸಮೀಪೇ ಯಂ ಶಪಥಂ ಕೃತವಾನ್

ಪುರಾ | 72 ತಮೇವ ಸಫಲಂ ಕರ್ತುಂ ತಥಾ ಶತ್ರುಗಳಸ್ಯ ಚ |
 ಋತೀಯಾಕಾರಿಣಶ್ಚೈವ ಕರೇಭ್ಯೋ ರಕ್ಷಣಾಯ ನಃ | 73 ಸೃಷ್ಟೇಃ
 ಪ್ರಥಮತಃ ಸ್ತ್ರೀಯೈಃ ಪವಿತ್ರೈರ್ ಭಾವವಿವಾದಿಭಿಃ | (aiṅ g165) 74
 ಯಥೋಕ್ತವಾನ್ ತಥಾ ಸ್ತಸ್ಯ ದಾಯೂದಃ ಸೇವಕಸ್ಯ ತು | 75 ವಂಶೇ
 ತ್ರಾತಾರಮೇಕಂ ಸ ಸಮುತ್ಪಾದಿತವಾನ್ ಸ್ವಯಮ್ | 76 ಅತೋ ಹೇ
 ಬಾಲಕ ತ್ವನ್ನು ಸರ್ವೇಭ್ಯಃ ಶ್ರೇಷ್ಠ ಏವ ಯಃ | ತಸ್ಯೈವ ಭಾವಿವಾದೀತಿ
 ಪ್ರವಿಖ್ಯಾತೋ ಭವಿಷ್ಯತಿ | ಅಸ್ಮಾಕಂ ಚರಣಾನ್ ಕ್ಷೇಮೇ ಮಾರ್ಗೇ
 ಚಾಲಯಿತುಂ ಸದಾ | ಏವಂ ಧ್ವಾನ್ತೀರ್ಧತೋ ಮೃತ್ಯೋಶ್ಚಾಯಾಯಾಂ
 ಯೇ ತು ಮಾನವಾಃ | 77 ಉಪವಿಷ್ಣುಸ್ಯ ತಾನೇವ ಪ್ರಕಾಶಯಿತುಮೇವ
 ಹಿ | ಕೃತ್ವಾ ಮಹಾನುಕಮ್ಯಾಂ ಹಿ ಯಾಮೇವ ಪರಮೇಶ್ವರಃ | 78
 ಊರ್ಧ್ವಾತ್ ಸೂರ್ಯ್ಯಮುದಾಯೈವಾಸ್ತುಭ್ಯಂ ಪ್ರಾದಾತ್ಯು ದರ್ಶನಂ |
 ತಯಾನುಕಮ್ಯಯಾ ಸ್ತಸ್ಯ ಲೋಕಾನಾಂ ಪಾಪಮೋಚನೇ | 79 ಪರಿತ್ರಾಣಸ್ಯ
 ತೇಭ್ಯೋ ಹಿ ಜ್ಞಾನವಿಶ್ರಾಣನಾಯ ಚ | ಪ್ರಭೋ ಮಾರ್ಗಂ
 ಪರಿಷ್ಕರ್ತುಂ ತಸ್ಯಾಗ್ರಾಯೇ ಭವಿಷ್ಯತಿ | | 80 ಅಥ ಬಾಲಕಃ ಶರೀರೇಣ
 ಬುದ್ಧ್ಯಾ ಚ ವರ್ಧಿತುಮಾರೋಭೇಃ; ಅಪರಶ್ಚಾ ಇ ಇಸ್ರಾಯೇಲೋ
 ವಂತೀಯಲೋಕಾನಾಂ ಸಮೀಪೇ ಯಾವನ್ನ ಪ್ರಕಟೇಭೂತಸ್ತಾವಮತ್
 ಪ್ರಾನ್ತರೇ ನೃವಸತ್ |

2 ಅಪರಶ್ಚಾ ತಸ್ಮಿನ್ ಕಾಲೇ ರಾಜ್ಯಸ್ಯ ಸರ್ವೇಷಾಂ ಲೋಕಾನಾಂ
 ನಾಮಾನಿ ಲೇಖಯಿತುಮ್ ಅಗಸ್ತೈಸರ ಆಜ್ಞಾಪಯಾಮಾಸ |
 2 ತದನುಸಾರೇಣ ಕುರೀಣಿಯನಾಮನಿ ಸುರಿಯಾದೇಶಸ್ಯ ಶಾಸಕೇ
 ಸತಿ ನಾಮಲೇಖನಂ ಪ್ರಾರೇಭೇ | 3 ಅತೋ ಹೇತೋ ನಾಮ
 ಲೇಖಿತುಂ ಸರ್ವೇ ಜನಾಃ ಸ್ತ್ರೀಯಂ ಸ್ತ್ರೀಯಂ ನಗರಂ ಜಗ್ಮುಃ | 4
 ತದಾನೀಂ ಯೂಷಃ ನಾಮ ಲೇಖಿತುಂ ವಾಗ್ವಿತ್ತಯಾ ಸ್ವಭಾರ್ಯ್ಯಯಾ
 ಗರ್ಭ್ಯವತ್ಯಾ ಮರಿಯಮಾ ಸಹ ಸ್ವಯಂ ದಾಯೂದಃ ಸಜಾತಿವಂಶ ಇತಿ
 ಕಾರಣಾದ್ ಗಾಲೀಲ್ಯದೇಶಸ್ಯ ನಾಸರತ್ಸಗರಾದ್ 5 ಯುಹೂದಾಪ್ರದೇಶಸ್ಯ
 ಬೈತ್ಲೇಹಮಾಖ್ಯಂ ದಾಯೂದ್ಗರಂ ಜಗಾಮ | 6 ಅನ್ಯಚ್ಚ ತತ್ರ ಸ್ಥಾನೇ
 ತಯೋಸ್ತಿಷ್ಠತೋಃ ಸತೋ ಮರಿಯಮಃ ಪ್ರಸೂತಿಕಾಲ ಉಪಸ್ಥಿತೇ 7 ಸಾ
 ತಂ ಪ್ರಥಮಸುತಂ ಪ್ರಾಸೋಷ್ಯ ಕಿನ್ನು ತಸ್ಮಿನ್ ವಾಸಗೃಹೇ ಸ್ಥಾನಾಭಾವಾದ್
 ಬಾಲಕಂ ವಸ್ತ್ರೇಣ ವೇಷ್ಮಯಿತ್ವಾ ಗೋಶಾಲಾಯಾಂ ಸ್ಥಾಪಯಾಮಾಸ |
 8 ಅನನ್ದರಂ ಯೇ ಕಿಯನ್ತೋ ಮೇಷಪಾಲಕಾಃ ಸ್ವಮೇಷವಜರಕ್ಷಾಯೈ
 ತತ್ಪದೇಶೇ ಸ್ಥಿತ್ವಾ ರಜನ್ಯಾಂ ಪ್ರಾನ್ತರೇ ಪ್ರಹರಿಣಃ ಕರ್ಮೈ ಕುರ್ವಂತಿ,
 9 ತೇಷಾಂ ಸಮೀಪಂ ಪರಮೇಶ್ವರಸ್ಯ ದೂತ ಆಗತ್ಯೋಪತಸ್ಥೌ ತದಾ
 ಚತುಷ್ಪರ್ಶೇ ಪರಮೇಶ್ವರಸ್ಯ ತೇಜಃ ಪ್ರಕಾಶಿತತ್ವಾತ್ ತೇಽತಿಶಶಚ್ಛಿರೇ |
 10 ತದಾ ಸ ದೂತ ಉವಾಚ ಮಾ ಭೈಷ್ಠ ಪಶ್ಯತಾದ್ಯ ದಾಯೂದಃ ಪುರೇ
 ಯುಷ್ಮನ್ನಿಮಿತ್ತಂ ತ್ರಾತಾ ಪ್ರಭುಃ ಖೀಷ್ಣೋಽಜನಿಷ್ಯ, 11 ಸರ್ವೇಷಾಂ
 ಲೋಕಾನಾಂ ಮಹಾನನ್ನಜನಕಮ್ ಇಮಂ ಮಜ್ಜಲವ್ಯತ್ಯಾನ್ಯಂ ಯುಷ್ಮಾನ್
 ಜ್ಞಾಪಯಾಮಿ | 12 ಯೂಯಂ (ತತ್ಪಾನ್ ಗತ್ವಾ) ವಸ್ತ್ರವೇಷ್ಠಿತಂ ತಂ
 ಬಾಲಕಂ ಗೋಶಾಲಾಯಾಂ ಶಯನಂ ದ್ರಕ್ಷ್ಯಥ ಯುಷ್ಮಾನ್ ಪ್ರತೀದಂ
 ಚಿಹ್ನಂ ಭವಿಷ್ಯತಿ | 13 ದೂತ ಇಮಾಂ ಕಥಾಂ ಕಥಿತವತಿ ತತ್ರಾಕಸ್ಮಾತ್
 ಸ್ವರ್ಗೀಯಾಃ ಪೃತನಾ ಆಗತ್ಯ ಕಥಾಮ್ ಇಮಾಂ ಕಥಯಿತ್ತೇಶ್ವರಸ್ಯ
 ಗುಣಾನನ್ವವಾದಿಷುಃ, ಯಥಾ, 14 ಸರ್ವೋದ್ವ್ಯಸ್ಥೈರೀಶ್ವರಸ್ಯ ಮಹಿಮಾ
 ಸಮ್ಯಕ್ಪಾಶ್ಯತಾಂ | ಶಾನ್ತಿಭೂಯಾತ್ ಪೃಥಿವ್ಯಾಸ್ತು ಸನ್ನೋಷಶ್ಚ ನರಾನ್

ಪ್ರತಿ|| 15 ತತಃ ಪರಂ ತೇಷಾಂ ಸನ್ನಿಧೇ ದೂರ್ತಗಣೇ ಸ್ವರ್ಗಂ
 ಗತೇ ಮೇಷಪಾಲಕಾಃ ಪರಸ್ಪರಮ್ ಅವೇಚನ್ ಆಗಚ್ಛತ ಪ್ರಭುಃ
 ಪರಮೇಶ್ವರೋ ಯಾಂ ಘಟನಾಂ ಜ್ಞಾಪಿತವಾನ್ ತಸ್ಯ ಯಾಧರ್ಯಂ
 ಜ್ಞಾತುಂ ವಯಮಧುನಾ ಬೈಶ್ವೇಹಮ್ಬರಂ ಯಾಮಃ| 16 ಪಶ್ಚಾತ್
 ತೇ ತೂರ್ಣಂ ವಜ್ರಿತ್ವಾ ಮರಿಯಮಂ ಯೂಷಫಂ ಗೋಶಾಲಾಯಾಂ
 ಶಯನಂ ಬಾಲಕಶ್ಚ ದದೃಶುಃ| 17 ಇತ್ಥಂ ದೃಷ್ಟ್ವಾ ಬಾಲಕಸ್ಯಾರ್ಥೇ
 ಪ್ರೋಕ್ತಾಂ ಸರ್ವಕಥಾಂ ತೇ ಪ್ರಾಚಾರಯಾಚ್ಛುಃ| 18 ತತೋ ಯೇ
 ಲೋಕಾ ಮೇಷಪಕ್ಷಕಾಣಾಂ ವದನೇಭ್ಯಸ್ತಾಂ ವಾರ್ತಾಂ ಶುಶ್ರುವಸ್ವೇ
 ಮಹಾಶ್ಚರ್ಯಂ ಮೇನಿರೇ| 19 ಕಿನ್ನು ಮರಿಯಮ್ ಏತತ್ಸರ್ವಘಟನಾನಾಂ
 ತಾತ್ಪರ್ಯಂ ವಿವಿಚ್ಛ ಮನಸಿ ಸ್ಥಾಪಯಾಮಾಸ| 20 ತತ್ಪಶ್ಯಾದ್
 ದೂತವಿಜ್ಞಪ್ತಾನುರೂಪಂ ಶ್ರುತ್ವಾ ದೃಷ್ಟ್ವಾ ಚ ಮೇಷಪಾಲಕಾ ಈಶ್ವರಸ್ಯ
 ಗುಣಾನುವಾದಂ ಧನ್ಯವಾದಂಚ್ಛ ಕುರ್ವಾಣಾಃ ಪರಾವೃತ್ಯ ಯಯುಃ|
 21 ಅಥ ಬಾಲಕಸ್ಯ ತ್ವಕ್ಷೇದನಕಾಲೇಽಷ್ಟಮದಿವಸೇ ಸಮುಪಸ್ಥಿತೇ
 ತಸ್ಯ ಗರ್ಭಸ್ಥಿತೇ ಪುರ್ವಂ ಸ್ವರ್ಗೀಯದೂತೋ ಯಥಾಜ್ಞಾಪಯತ್
 ತದನುರೂಪಂ ತೇ ತನ್ನಾಮಧೇಯಂ ಯೀಶುರಿತಿ ಚಕ್ರೀರೇ| 22 ತತಃ ಪರಂ
 ಮೂಸಾಲಿಖಿತವ್ಯವಸ್ಥಾಯಾ ಅನುಸಾರೇಣ ಮರಿಯಮು ಶುಚಿತ್ವಕಾಲ
 ಉಪಸ್ಥಿತೇ, 23 "ಪ್ರಥಮಜಃ ಸರ್ವಃ ಪುರುಷಸನ್ಮಾನಃ ಪರಮೇಶ್ವರೇ
 ಸಮರ್ಪ್ಯತಾಂ," ಇತಿ ಪರಮೇಶ್ವರಸ್ಯ ವ್ಯವಸ್ಥಯಾ 24 ಯೀಶುಂ
 ಪರಮೇಶ್ವರೇ ಸಮರ್ಪಯಿತುಮ್ ಶಾಸ್ತ್ರೀಯವಿಧ್ಯುಕ್ತಂ ಕಪೋತದ್ವಯಂ
 ಪಾರಾವತಶಾಪಕದ್ವಯಂ ವಾ ಬಲಿಂ ದಾತುಂ ತೇ ತಂ ಗೃಹೀತ್ವಾ
 ಯಿರೂಶಾಲಮಮ್ ಆಯಯುಃ| 25 ಯಿರೂಶಾಲಮ್ಬರನಿವಾಸೀ
 ಶಿಮಿಯೋನ್ನಾಮಾ ಧಾರ್ಮಿಕ ಏಕ ಅಸೀತ್ ಸ ಇಸ್ರಾಯೇಲಃ
 ಸಾನ್ವನಾಮಪೇಕ್ಷ್ಯ ತಸೌ ಕಿಚ್ಛ ಪವಿತ್ರ ಆತ್ಮಾ ತಸ್ಮಿನ್ನಾಭಿರ್ಭೂತಃ| 26
 ಅಪರಂ ಪ್ರಭುಷಾ ಪರಮೇಶ್ವರೇಣಾಭಿಷಿಕ್ತೇ ತ್ರಾತರಿ ತ್ವಯಾ ನ ದೃಷ್ಟೇ ತ್ವಂ
 ನ ಮರಿಷ್ಯಸೀತಿ ವಾಕ್ಯಂ ಪವಿತ್ರೇಣ ಆತ್ಮನಾ ತಸ್ಮ ಪ್ರಾಕಥೃತ| 27 ಅಪರಚ್ಛ
 ಯದಾ ಯೀಶೋಃ ಪಿತಾ ಮಾತಾ ಚ ತದರ್ಥಂ ವ್ಯವಸ್ಥಾನುರೂಪಂ
 ಕರ್ಮ ಕರ್ತುಂ ತಂ ಮನ್ನಿರಮ್ ಅನಿನ್ಯತುಸ್ಯದಾ 28 ಶಿಮಿಯೋನ್
 ಆತ್ಮನ ಆಕರ್ಷಣೇನ ಮನ್ನಿರಮಾಗತೃತಂ ಕ್ರೋಡೇ ನಿಧಾಯ ಈಶ್ವರಸ್ಯ
 ಧನ್ಯವಾದಂ ಕೃತ್ವಾ ಕಥಯಾಮಾಸ, ಯಥಾ, 29 ಹೇ ಪ್ರಭೋ ತವ
 ದಾಸೋಯಂ ನಿಜವಾಕ್ಯಾನುಸಾರತಃ| ಇದಾನೀನ್ಮು ಸಕಲ್ಮಾಣೋ ಭವತಾ
 ಸಂವಿಸ್ತೃಜ್ಯತಾಮ್| 30 ಯತಃ ಸಕಲದೇಶಸ್ಯ ದೀಪ್ತಯೇ ದೀಪ್ತಿರೂಪಕಂ|
 31 ಇಸ್ರಾಯೇಲೀಯಲೋಕಸ್ಯ ಮಹಾಗೌರವರೂಪಕಂ| 32 ಯಂ
 ತ್ರಾಯಕಂ ಜನಾನಾನ್ಮು ಸಮ್ಖ್ಯೇ ತ್ವಮಜೀಜನಃ| ಸಖವ ವಿದ್ವತೇಽಸ್ಮಾಕಂ
 ದ್ರವಂ ನಯನಗೋಚರೇ|| 33 ತದಾನೀಂ ತೇನೋಕ್ತಾ ಏತಾಃ
 ಸಕಲಾಃ ಕಥಾಃ ಶ್ರುತ್ವಾ ತಸ್ಯ ಮಾತಾ ಯೂಷಫ್ ಚ ವಿಸ್ಮಯಂ
 ಮೇನಾತೇ| 34 ತತಃ ಪರಂ ಶಿಮಿಯೋನ್ ತೇಭ್ಯ ಅಶಿಷಂ ದತ್ವಾ
 ತನ್ನಾತರಂ ಮರಿಯಮಮ್ ಉವಾಚ, ಪಶ್ಯ ಇಸ್ರಾಯೇಲೋ ವಂಶಮಧ್ಯೇ
 ಬಹೂನಾಂ ಪಾತನಾಯೋತ್ಪಾಪನಾಯ ಚ ತಥಾ ವಿರೋಧಪಾತ್ರಂ
 ಭವಿತುಂ, ಬಹೂನಾಂ ಗುಪ್ತಮನೋಗತಾನಾಂ ಪ್ರಕಟೀಕರಣಾಯ
 ಬಾಲಕೋಯಂ ನಿಯುಕ್ತೋಸ್ತಿ| 35 ತಸ್ಮಾತ್ ತವಾಪಿ ಪ್ರಾಣಾಃ
 ಶೂಲೇನ ವ್ಯತ್ಸನ್ತೇ| 36 ಅಪರಚ್ಛ ಅಶೇರಸ್ಯ ವಂಶೀಯಫಿನಿಯೋಲೋ
 ದುಹಿತಾ ಹನ್ನಾಖ್ಯಾ ಅತಿಜರತೀ ಭವಿಷ್ಯದ್ವಾದಿನೈಕಾ ಯಾ ವಿವಾಹಾತ್
 ಪರಂ ಸಪ್ತ ವತ್ತರಾನ್ ಪತ್ನಾ ಸಹ ನೃವಸತ್ ತತೋ ವಿಧವಾ

ಭೂತ್ವಾ ಚತುರಶೀತಿವರ್ಷವಯಃಪರ್ಯಂತಂ 37 ಮನ್ನಿರೇ ಸ್ಥಿತ್ವಾ
 ಪ್ರಾರ್ಥನೋಪವಾಸೈರ್ಧಿವಾನಿಶಮ್ ಈಶ್ವರಮ್ ಅಸೇವತ ಸಾಪಿ
 ಸ್ತೀ ತಸ್ಮಿನ್ ಸಮಯೇ ಮನ್ನಿರಮಾಗತೃತೃ 38 ಪರಮೇಶ್ವರಸ್ಯ
 ಧನ್ಯವಾದಂ ಚಕಾರ, ಯಿರೂಶಾಲಮ್ಬರವಾಸಿನೋ ಯಾವನ್ನೋ ಲೋಕಾ
 ಮುಕ್ತಿಮಪೇಕ್ಷ್ಯ ಸ್ಥಿತಾಸ್ತಾನ್ ಯೀಶೋವೃತ್ತಾನ್ತಂ ಜ್ಞಾಪಯಾಮಾಸ|
 39 ಇತ್ಥಂ ಪರಮೇಶ್ವರಸ್ಯ ವ್ಯವಸ್ಥಾನುಸಾರೇಣ ಸರ್ವೇಷು ಕರ್ಮಸು
 ಕೃತೇಷು ತೌ ಪುನಶ್ಚ ಗಾಲೀಲೋ ನಾಸರತ್ಮಾಕುಕಂ ನಿಜನಗರಂ
 ಪ್ರತಸ್ಥಾತೇ| 40 ತತ್ಪಶ್ಯಾದ್ ಬಾಲಕಃ ಶರೀರೇಣ ವೃದ್ಧಿಮೇತ್ಯ ಜ್ಞಾನೇನ
 ಪರಿಪೂರ್ಣ ಆತ್ಮನಾ ಶಕ್ತಿಮಾಂಶ್ಚ ಭವಿತುಮಾರೇಭೇ ತಥಾ ತಸ್ಮಿನ್
 ಈಶ್ವರಾನುಗ್ರಹೋ ಬಭೂವ| 41 ತಸ್ಯ ಪಿತಾ ಮಾತಾ ಚ ಪ್ರತಿವರ್ಷಂ
 ನಿಸ್ಕಾರೋತ್ಸವಸಮಯೇ ಯಿರೂಶಾಲಮಮ್ ಆಗಚ್ಛತಾಮ್| 42 ಅಪರಚ್ಛ
 ಯೀಶೌ ದ್ವಾದಶವರ್ಷವಯಸ್ಸೇ ಸತಿ ತೌ ಪರ್ವಸಮಯಸ್ಯ ರೀತ್ಯನುಸಾರೇಣ
 ಯಿರೂಶಾಲಮಂ ಗತ್ವಾ 43 ಪಾರ್ವಣಂ ಸಮ್ಪಾದ್ಯ ಪುನರಪಿ ವ್ಯಾಘ್ರಯ್ಯ
 ಯಾತಃ ಕಿನ್ನು ಯೀಶುಬರ್ಬಾಲಕೋ ಯಿರೂಶಾಲಮಿ ತಿಷ್ಠತಿ| ಯೂಷಫ್
 ತನಾತಾ ಚ ತದ್ ಅವಿದಿತ್ವಾ 44 ಸ ಸಜ್ಜಿಭಿಃ ಸಹ ವಿದೃತ ಏತಚ್ಛ ಬುದ್ಧ್ವಾ
 ದಿನೈಕಗಮ್ಯಮಾರ್ಗಂ ಜಗತುಃ| ಕಿನ್ನು ಶೇಷೇ ಜ್ಞಾತಿಬನ್ಧೂನಾಂ ಸಮೀಪೇ
 ಮ್ಯಗಯಿತ್ವಾ ತದುದ್ದೇಶಮಪ್ರಾಪ್ಯ 45 ತೌ ಪುನರಪಿ ಯಿರೂಶಾಲಮಮ್
 ಪರಾವೃತ್ಯಾಗತೃತಂ ಮ್ಯಗಯಾಚ್ಛುತುಃ| 46 ಅಥ ದಿನತ್ರಯಾತ್ ಪರಂ
 ಪಣ್ಣಿತಾನಾಂ ಮಧ್ಯೇ ತೇಷಾಂ ಕಥಾಃ ಶೃಣ್ವನ್ ತತ್ತ್ವಂ ಪೃಚ್ಛಂಶ್ಚ ಮನ್ನಿರೇ
 ಸಮುಪವಿಷ್ಯಃ ಸ ತಾಭ್ಯಾಂ ದೃಷ್ಟ್ಯ| 47 ತದಾ ತಸ್ಯ ಬುದ್ಧ್ವಾ ಪ್ರತ್ಯುತ್ಕರೈಶ್ಚ
 ಸರ್ವೇಶ್ ಶ್ರೋತಾರೋ ವಿಸ್ಮಯಮಾವಪ್ಯನ್ತೇ| 48 ತಾದೃಶಂ ದೃಷ್ಟ್ವಾ ತಸ್ಯ
 ಜನಕೋ ಜನನೀ ಚ ಚಮಚ್ಛಕ್ತುಃ ಕಿಚ್ಛ ತಸ್ಯ ಮಾತಾ ತಮವದತ್, ಹೇ
 ಪುತ್ರ, ಕಥಮಾವಾಂ ಪ್ರತೀತ್ಥಂ ಸಮಾಚರಸ್ವಮ್? ಪಶ್ಯ ತವ ಪಿತಾಹಚ್ಛ
 ಶೋಕಾಕುಲೌ ಸನ್ಶೌತ್ವಾಮನ್ನಿಚ್ಛಾವಃ ಸ್ಯ| 49 ತತಃ ಸೋವದತ್ ಕುತೋ
 ಮಾಮ್ ಅನ್ವೈಚ್ಛಂತಂ? ಪಿತುರ್ಗೃಹೇ ಮಯಾ ಸ್ಥಾತವ್ಯಮ್ ಏತತ್ ಕಿಂ
 ಯುವಾಭ್ಯಾಂ ನ ಜ್ಞಾಯತೇ? 50 ಕಿನ್ನು ತೌ ತಸ್ಯೈತದ್ವಾಕ್ಯಸ್ಯ ತಾತ್ಪರ್ಯಂ
 ಬೋದ್ಯಂ ನಾಶಕ್ಯುತಾಂ| 51 ತತಃ ಪರಂ ಸ ತಾಭ್ಯಾಂ ಸಹ ನಾಸರತಂ
 ಗತ್ವಾ ತಯೋರ್ವಶೀಭೂತಸ್ಯಸೌ ಕಿನ್ನು ಸರ್ವಾ ಏತಾಃ ಕಥಾಸ್ಯ ಮಾತಾ
 ಮನಸಿ ಸ್ಥಾಪಯಾಮಾಸ| 52 ಅಥ ಯೀಶೋ ಬುರ್ಧ್ವಿಃ ಶರೀರಚ್ಛ ತಥಾ
 ತಸ್ಮಿನ್ ಈಶ್ವರಸ್ಯ ಮಾನವಾನಾಇಚ್ಛಾನುಗ್ರಹೋ ವರ್ಧಿತುಮ್ ಆರೇಭೇ|

3 ಅನನ್ವರಂ ತಿಬಿರಿಯಕ್ಸೆಸರಸ್ಯ ರಾಜತ್ವಸ್ಯ ಪಚ್ಛದಶೇ ವತ್ತರೇ ಸತಿ
 ಯದಾ ಪನ್ನೀಯಪೀಲಾತೋ ಯಿಹೂದಾದೇಶಾಧಿಪತಿ ಹೇರೋದ್
 ತು ಗಾಲೀಲ್ಯದೇಶಸ್ಯ ರಾಜಾ ಫಿಲಿಪನಾಮಾ ತಸ್ಯ ಭ್ರಾತಾ ತು
 ಯಿತೂರಿಯಾಯಾಸ್ತಾಖೋನೀತಿಯಾಪ್ರದೇಶಸ್ಯ ಚ ರಾಜಾಸೀತ್
 ಲುಷಾನೀಯನಾಮಾ ಅವಿಲೀನೀದೇಶಸ್ಯ ರಾಜಾಸೀತ್ 2 ಹಾನನ್
 ಕಿಯುಫಾಶ್ಚೇಮೌ ಪ್ರಧಾನಯಾಜಾಕಾವಾಸ್ತಾಂ ತದಾನೀಂ ಸಿಖಿರಿಯಸ್ಯ
 ಪುತ್ರಾಯ ಯೋಹನೇ ಮಧ್ಯೇಪ್ರಾನ್ವರಮ್ ಈಶ್ವರಸ್ಯ ವಾಕ್ಯೇ ಪ್ರಕಾಶಿತೇ ಸತಿ
 3 ಸ ಯರ್ಧ್ವನ ಉಭಯತಟಪ್ರದೇಶಾನ್ ಸಮೇತ್ಯ ಪಾಪಮೋಚನಾರ್ಥಂ
 ಮನಃಪರಾವರ್ತನಸ್ಯ ಚಿಹ್ನರೂಪಂ ಯನ್ಮಜ್ಜನಂ ತದೀಯಾಃ ಕಥಾಃ
 ಸರ್ವತ್ರ ಪ್ರಚಾರಯಿತುಮಾರೇಭೇ| 4 ಯಿಶಯಿಯುಭವಿಷ್ಯದ್ವಕ್ತೃಗ್ನಣೇ
 ಯಾದ್ಯಪಿ ಲಿಪಿರಾಸೇ ಯಥಾ, ಪರಮೇಶಸ್ಯ ಪನ್ನಾಂ ಪರಿಷ್ಕುರುತ
 ಸರ್ವತಃ| ತಸ್ಯ ರಾಜಪಥಇಷ್ಟಿವ ಸಮಾನಂ ಕುರುತಾಧುನಾ| 5

ಕಾರಿಷ್ಯನ್ತೇ ಸಮುಚ್ಚಾಯಾಃ ಸಕಲಾ ನಿಮ್ಮಭೂಮಯಃ | ಕಾರಿಷ್ಯನ್ತೇ ನತಾಃ ಸರ್ವೇ ಪರ್ವತಾಶ್ಚೋಪಪರ್ವತಾಃ | ಕಾರಿಷ್ಯನ್ತೇ ಚ ಯಾ ವಕ್ರಾಸ್ತಾಃ ಸರ್ವಾಃ ಸರಲಾ ಭುವಃ | ಕಾರಿಷ್ಯನ್ತೇ ಸಮಾನಾಸ್ತಾ ಯಾ ಉಚ್ಚನೀಚಭೂಮಯಃ | 6 ಈಶ್ವರೇಣ ಕೃತಂ ತ್ರಾಣಂ ದಕ್ಷ್ಯಂತಿ ಸರ್ವಮಾನವಾಃ | ಇತ್ಯೇತತ್ ಪ್ರಾನ್ತರೇ ವಾಕ್ಯಂ ವದತಃ ಕಸ್ಯಚಿದ್ ರವಃ || 7 ಯೇ ಯೇ ಲೋಕಾ ಮಜ್ಜನಾರ್ಥಂ ಬಹಿರಾಯಯುಸ್ತಾನ್ ಸೋವದತ್ ರೇ ರೇ ಸರ್ಪವಂಶಾ ಆಗಾಮಿನಃ ಕೋಪಾತ್ ಪಲಾಯಿತುಂ ಯುಷ್ಮಾನ್ ಕಶ್ಚೇತಯಾಮಾಸ? 8 ತಸ್ಮಾದ್ ಇಬ್ರಾಹೀಮ್ ಅಸ್ಮಾಕಂ ಪಿತಾ ಕಥಾಮೀದೃಶೀಂ ಮನೋಭಿ ನ್ ಕಥಯಿತ್ವಾ ಯೂಯಂ ಮನಃಪರಿವರ್ತನಯೋಗ್ಯಂ ಫಲಂ ಫಲತಃ; ಯುಷ್ಮಾನಹಂ ಯಥಾರ್ಥಂ ವದಾಮಿ ಪಾಪಾಣೀಭ್ಯ ಏತೇಭ್ಯ ಈಶ್ವರ ಇಬ್ರಾಹೀಮಃ ಸನ್ಮಾನೋತ್ಪಾದನೇ ಸಮರ್ಥಃ | 9 ಅಪರಂಶು ತರುಮೂಲೇಽಝನಾನಿ ಪರಶುಃ ಸಂಲಗ್ನೋಸ್ತಿ ಯಸ್ತುರುತುಮಂ ಫಲಂ ನ ಫಲತಿ ಸ ಛಿದ್ಯತೇಽಗ್ನಿ ನಿಕ್ಷಿಪ್ಯತೇ ಚ | 10 ತದಾನೀಂ ಲೋಕಾಸ್ತಂ ಪಪ್ರಚ್ಛುಸ್ತರ್ಹಿ ಕಿಂ ಕರ್ತವ್ಯಮಸ್ಮಾಭಿಃ? 11 ತತಃ ಸೋವಾದೀತ್ ಯಸ್ಯ ದ್ವೇ ವಸನೇ ವಿದ್ಯೇತೇ ಸ ವಸ್ತ್ರಹೀನಾಯ್ಯುಕ್ತಂ ವಿತರತು ಕಿಂಚ್ಚ ಯಸ್ಯ ಖಾದ್ಯದ್ರವ್ಯಂ ವಿದ್ಯತೇ ಸೋಪಿ ತಥೈವ ಕರೋತು | 12 ತತಃ ಪರಂ ಕರಸಿಂಹಯಿನೋ ಮಜ್ಜನಾರ್ಥಮ್ ಆಗತ್ಯ ಪಪ್ರಚ್ಛಃ ಹೇ ಗುರೋ ಕಿಂ ಕರ್ತವ್ಯಮಸ್ಮಾಭಿಃ? 13 ತತಃ ಸೋಕಥಯತ್ ನಿರೂಪಿತಾದಧಿಕಂ ನ ಗೃಹ್ಣಿತ್ | 14 ಅನನ್ತರಂ ಸೇನಾಗಣ ಏತೈ ಪಪ್ರಚ್ಛ ಕಿಮಸ್ಮಾಭಿ ವಾ ಕರ್ತವ್ಯಮ್? ತತಃ ಸೋಭಿದಧೇ ಕಸ್ಯ ಕಾಮಪಿ ಹಾನಿಂ ಮಾ ಕಾರ್ಷ್ವ ತಥಾ ಮೃಷಾಪವಾದಂ ಮಾ ಕುರುತ ನಿಜವೇತನೇನ ಚ ಸನ್ಯುಷ್ಠ ತಿಷ್ಠತ್ | 15 ಅಪರಂಶು ಲೋಕಾ ಅಪೇಕ್ಷಯಾ ಸ್ಥಿತ್ವಾ ಸರ್ವೇಪೀತಿ ಮನೋಭಿ ವಿಕರ್ತಕಯಾಚ್ಚಕ್ರಃ, ಯೋಹನಯಮ್ ಅಭಿಷಿಕ್ರಸ್ತಾ ನ ವೇತಿ? 16 ತದಾ ಯೋಹನ್ ಸರ್ವಾನ್ ಭಾಜಹಾರ, ಜಲೇಹಂ ಯುಷ್ಮಾನ್ ಮಜ್ಜಯಾಮಿ ಸತ್ಯಂ ಕಿನ್ಯು ಯಸ್ಯ ಪಾದುಕಾಬನ್ಧನಂ ಮೋಚಯಿತುಮಪಿ ನ ಯೋಗ್ಯೋಸ್ತಿ ತಾದೃಶ ಏಕೋ ಮತ್ತೋ ಗುರುತರಃ ಪುಮಾನ್ ಏತಿ, ಸ ಯುಷ್ಮಾನ್ ವಚ್ಛಿರೂಪೇ ಪವಿತ್ರ ಆತ್ಮನಿ ಮಜ್ಜಯಿಷ್ಯತಿ | 17 ಅಪರಂಶು ತಸ್ಯ ಹಸ್ತೇ ಶೂರ್ಪ ಅಸ್ತೇ ಸ ಸ್ವಶಸ್ತ್ರಾನಿ ಶುದ್ಧರೂಪಂ ಪ್ರಸ್ಥೋಟ್ಟೈ ಗೋಧೂಮಾನ್ ಸರ್ವಾನ್ ಭಾಣ್ಣಾಗಾರೇ ಸಂಗ್ರಹೀಷ್ಯತಿ ಕಿನ್ಯು ಬೂಷಾಣಿ ಸರ್ವಾಣ್ಯನಿರ್ವಾಣವಚ್ಛಿನಾ ದಾಹಯಿಷ್ಯತಿ | 18 ಯೋಹನ್ ಉಪದೇಶೇನೇತ್ಯಂ ನಾನಾಕಥಾ ಲೋಕಾನಾಂ ಸಮಕ್ಷಂ ಪ್ರಚಾರಯಾಮಾಸ | 19 ಅಪರಂಶು ಹೇರೋದ್ ರಾಜಾ ಫಿಲಿಪ್ಪಾಮ್ನಃ ಸಹೋದರಸ್ಯ ಭಾರ್ಯಾಂ ಹೇರೋದಿಯಾಮಧಿ ತಥಾನ್ಯಾನಿ ಯಾನಿ ಯಾನಿ ಕುಕರ್ಮಾಣಿ ಕೃತವಾನ್ ತದಧಿ ಚ 20 ಯೋಹನಾ ತಿರಸ್ಕೃತೋ ಭೂತ್ವಾ ಕಾರಾಗಾರೇ ತಸ್ಯ ಬನ್ಧನಾದ್ ಅಪರಮಪಿ ಕುಕರ್ಮ ಚಕಾರ | 21 ಇತಃ ಪೂರ್ವಂ ಯಸ್ಮಿನ್ ಸಮಯೇ ಸರ್ವೇ ಯೋಹನಾ ಮಜ್ಜಿತಾಸ್ತದಾನೀಂ ಯೀಶುರಪ್ರಾಗತ್ಯ ಮಜ್ಜಿತಃ | 22 ತದನನ್ತರಂ ತೇನ ಪ್ರಾರ್ಥಿತೇ ಮೇಘದ್ವಾರಂ ಮುಕ್ತಂ ತಸ್ಮಾಚ್ಚ ಪವಿತ್ರ ಆತ್ಮಾ ಮೂರ್ತಿಮಾನ್ ಭೂತ್ವಾ ಕಪೋತವತ್ ತದುಪಯ್ಯವರುರೋಹಃ; ತದಾ ತ್ವಂ ಮಮ ಪ್ರಿಯಃ ಪುತ್ರಸ್ತ್ವಯಿ ಮಮ ಪರಮಃ ಸನ್ನೋಷ ಇತ್ಯಾಕಾಶವಾಣೀ ಬಭೂವ | 23 ತದಾನೀಂ ಯೀಶುಃ ಪ್ರಾಯೇಣ ತ್ರಿಂಶದ್ವರ್ಷವಯಸ್ಯ ಆಸೀತ್ | ಲೌಕಿಕಜ್ಞಾನೇ ತು ಸ ಯೂಷಃಪಃ ಪುತ್ರಃ, 24 ಯೂಷಃ ಏಲೇಃ ಪುತ್ರಃ, ಏಲಿಮರ್ತುತಃ ಪುತ್ರಃ, ಮತ್ತತ್ ಲೇವೇಃ ಪುತ್ರಃ, ಲೇವಿ ಮಲ್ಯೇಃ

ಪುತ್ರಃ, ಮಲ್ಯಿಯಾನ್ಯಸ್ಯ ಪುತ್ರಃ; ಯಾನೋ ಯೂಷಃಪಃ ಪುತ್ರಃ | 25 ಯೂಷಃಪ್ ಮತ್ತಥಿಯಸ್ಯ ಪುತ್ರಃ, ಮತ್ತಥಿಯ ಅಮೋಸಃ ಪುತ್ರಃ, ಅಮೋಸ್ ನಹೂಮಃ ಪುತ್ರಃ, ನಹೂಮ್ ಇಷ್ಠೇಃ ಪುತ್ರಃ ಇಷ್ಠಿನಗೇಃ ಪುತ್ರಃ | 26 ನಗಿರ್ಮಾರ್ತಃ ಪುತ್ರಃ, ಮಾರ್ಟ್ ಮತ್ತಥಿಯಸ್ಯ ಪುತ್ರಃ, ಮತ್ತಥಿಯಃ ಶಿಮಿಯೇಃ ಪುತ್ರಃ, ಶಿಮಿಯಿಯೂಷಃಪಃ ಪುತ್ರಃ, ಯೂಷಃಪ್ ಯಿಹೂದಾಃ ಪುತ್ರಃ | 27 ಯಿಹೂದಾ ಯೋಹಾನಾಃ ಪುತ್ರಃ, ಯೋಹಾನಾ ರೀಷಾಃ ಪುತ್ರಃ, ರೀಷಾಃ ಸಿರುಬ್ಬಾಬಿಲಃ ಪುತ್ರಃ, ಸಿರುಬ್ಬಾಬಿಲ್ ಶಲ್ತಿಯೇಲಃ ಪುತ್ರಃ, ಶಲ್ತಿಯೇಲ್ ನೇರೇಃ ಪುತ್ರಃ | 28 ನೇರಿಮಲ್ಯೇಃ ಪುತ್ರಃ, ಮಲ್ಯಿ ಅದ್ಯಃ ಪುತ್ರಃ, ಅದ್ಯಿ ಕೋಷಮಃ ಪುತ್ರಃ, ಕೋಷಮ್ ಇಲ್ಯೋದದಃ ಪುತ್ರಃ, ಇಲ್ಯೋದದ್ ಏರಃ ಪುತ್ರಃ | 29 ಏರ್ ಯೋಶೇಃ ಪುತ್ರಃ, ಯೋಶಿಃ ಇಲಿಯೇಷರಃ ಪುತ್ರಃ, ಇಲಿಯೇಷರ್ ಯೋರೀಮಃ ಪುತ್ರಃ, ಯೋರೀಮ್ ಮತ್ತತಃ ಪುತ್ರಃ, ಮತ್ತತ ಲೇವೇಃ ಪುತ್ರಃ | 30 ಲೇವಿ ಶಿಮಿಯೋನಃ ಪುತ್ರಃ, ಶಿಮಿಯೋನ್ ಯಿಹೂದಾಃ ಪುತ್ರಃ, ಯಿಹೂದಾ ಯೂಷಃಪಃ ಪುತ್ರಃ, ಯೂಷಃಪ್ ಯೋನನಃ ಪುತ್ರಃ, ಯಾನನ್ ಇಲಿಯಾಕೀಮಃ ಪುತ್ರಃ | 31 ಇಲಿಯಾಕೀಮ್ ಮಿಲೇಯಾಃ ಪುತ್ರಃ, ಮಿಲೇಯಾ ಮೈನನಃ ಪುತ್ರಃ, ಮೈನನ್ ಮತ್ತತ್ಸ್ಯ ಪುತ್ರಃ, ಮತ್ತತ್ಸೋ ನಾಥನಃ ಪುತ್ರಃ, ನಾಥನ್ ದಾಯೂದಃ ಪುತ್ರಃ | 32 ದಾಯೂದ್ ಯಿಶಯಃ ಪುತ್ರಃ, ಯಿಶಯ ಓಬೇದಃ ಪುತ್ರಃ, ಓಬೇದ್ ಬೋಯಸಃ ಪುತ್ರಃ, ಬೋಯಸ್ ಸಲ್ಯೋನಃ ಪುತ್ರಃ, ಸಲ್ಯೋನ್ ನಹಶೋನಃ ಪುತ್ರಃ | 33 ನಹಶೋನ್ ಅಮ್ಮೀನಾದಬಃ ಪುತ್ರಃ, ಅಮ್ಮೀನಾದಬ್ ಅರಾಮಃ ಪುತ್ರಃ, ಅರಾಮ್ ಹಿಷ್ಮೋಣಃ ಪುತ್ರಃ, ಹಿಷ್ಮೋಣ್ ಪೇರಸಃ ಪುತ್ರಃ, ಪೇರಸ್ ಯಿಹೂದಾಃ ಪುತ್ರಃ | 34 ಯಿಹೂದಾ ಯಾಕೂಬಃ ಪುತ್ರಃ, ಯಾಕೂಬ್ ಇಸಾಕಃ ಪುತ್ರಃ, ಇಸಾಕ್ ಇಬ್ರಾಹೀಮಃ ಪುತ್ರಃ, ಇಬ್ರಾಹೀಮ್ ತೇರಹಃ ಪುತ್ರಃ, ತೇರಹ್ ನಾಹೋರಃ ಪುತ್ರಃ | 35 ನಾಹೋರ್ ಸಿರುಗಃ ಪುತ್ರಃ, ಸಿರುಗ್ ರಿಯ್ಯಾ ಪುತ್ರಃ, ರಿಯ್ಯಾ ಪೇಲಗಃ ಪುತ್ರಃ, ಪೇಲಗ್ ಏವರಃ ಪುತ್ರಃ, ಏವರ್ ಶೇಲಹಃ ಪುತ್ರಃ | 36 ಶೇಲಹ್ ಕೈನನಃ ಪುತ್ರಃ, ಕೈನನ್ ಅರ್ಫಕ್ತದಃ ಪುತ್ರಃ, ಅರ್ಫಕ್ತದ್ ಶಾಮಃ ಪುತ್ರಃ, ಶಾಮ್ ನೋಹಃ ಪುತ್ರಃ, ನೋಹೋ ಲೇಮಕಃ ಪುತ್ರಃ | 37 ಲೇಮಕ್ ಮಿಥೂಶೇಲಹಃ ಪುತ್ರಃ, ಮಿಥೂಶೇಲಹ್ ಹನೋಕಃ ಪುತ್ರಃ, ಹನೋಕ್ ಯೇರದಃ ಪುತ್ರಃ, ಯೇರದ್ ಮಹಲಲೇಲಃ ಪುತ್ರಃ, ಮಹಲಲೇಲ್ ಕೈನನಃ ಪುತ್ರಃ | 38 ಕೈನನ್ ಇನೋಶಃ ಪುತ್ರಃ, ಇನೋಶ್ ಶೇತಃ ಪುತ್ರಃ, ಶೇತ್ ಆದಮಃ ಪುತ್ರಃ, ಆದಮ್ ಈಶ್ವರಸ್ಯ ಪುತ್ರಃ |

4 ತತಃ ಪರಂ ಯೀಶುಃ ಪವಿತ್ರೇಣಾತ್ಮನಾ ಪೂರ್ಣಃ ಸನ್ ಯದ್ವನನದ್ಯಾಃ ಪರಾವೃತ್ಯಾತ್ಮನಾ ಪ್ರಾನ್ತರಂ ನೀತಃ ಸನ್ ಚತ್ವಾರಿಂಶದ್ಧಿನಾನಿ ಯಾವತ್ ಶೈತಾನಾ ಪರೀಕ್ಷಿತೋಽಭೂತ್, 2 ಕಿಚ್ಚ ತಾನಿ ಸರ್ವದಿನಾನಿ ಭೋಜನಂ ವಿನಾ ಸ್ಥಿತತ್ವಾತ್ ಕಾಲೇ ಪೂರ್ಣೇ ಸ ಕ್ಷುಧಿತವಾನ್ | 3 ತತಃ ಶೈತಾನಾಗತ್ಯ ತಮವದತ್ ತ್ವಂ ಚೇದೀಶ್ವರಸ್ಯ ಪುತ್ರಸ್ಯರ್ಹಿ ಪ್ರಸ್ತರಾನೇತಾನ್ ಆಜ್ಞಯಾ ಪೂಪಾನ್ ಕುರು | 4 ತದಾ ಯೀಶುರವಾಚ, ಲಿಪಿರೀದ್ಯಶೀ ವಿದ್ಯತೇ ಮನುಜಃ ಕೇವಲೇನ ಪೂಪೇನ ನ ಜೀವತಿ ಕಿನ್ವಿಶ್ವರಸ್ಯ ಸರ್ವಾಭಿರಾಜ್ಞಾಭಿ ಜೀವತಿ | 5 ತದಾ ಶೈತಾನ್ ತಮುಚ್ಚಂ ಪರ್ವತಂ ನೀತ್ವಾ ನಿಮಿಷ್ಯಕಮಧ್ಯೇ ಜಗತಃ ಸರ್ವರಾಜ್ಞಾನಿ ದರ್ಶಿತವಾನ್ | 6 ಪಶ್ಚಾತ್ ತಮವಾದೀತ್ ಸರ್ವಮ್ ಏತದ್ ವಿಭವಂ ಪ್ರತಾಪಚ್ಚ ತುಭ್ಯಂ ದಾಸ್ಯಾಮಿ ತನ್ ಮಯಿ ಸಮರ್ಪಿತಮಾಸ್ತೇ ಯಂ ಪ್ರತಿ ಮಮೇಚ್ಛಾ ಜಾಯತೇ ತಸ್ಮೈ

ದಾತುಂ ಶಕ್ನೋಮಿ, 7 ತ್ವಂ ಚೇನ್ಮಾಂ ಭಜಸೇ ತರ್ಹಿ ಸರ್ವಮೇತತ್ ತವೈವ ಭವಿಷ್ಯತಿ | 8 ತದಾ ಯೇಶುಸ್ತಂ ಪ್ರತ್ಯುಕ್ತವಾನ್ ದೂರೀ ಭವ ಶೈತಾನ್ ಲಿಪಿರಾಸ್ತೇ, ನಿಜಂ ಪ್ರಭುಂ ಪರಮೇಶ್ವರಂ ಭಜಸ್ವ ಕೇವಲಂ ತಮೇವ ಸೇವಸ್ವ ಚ | 9 ಅಥ ಶೈತಾನ್ ತಂ ಯಿರೂಶಾಲಮಂ ನೀತ್ವಾ ಮನ್ನಿಸ್ಯ ಚೂಡಾಯಾ ಉಪರಿ ಸಮುಪವೇಶ್ಯ ಜಗಾದ ತ್ವಂ ಚೇದೀಶ್ವರಸ್ಯ ಪುತ್ರಸ್ತರ್ಹಿ ಸ್ಥಾನಾದಿತೋ ಲಮ್ಪಿತ್ವಾಧಃ | 10 ಪತ ಯತೋ ಲಿಪಿರಾಸ್ತೇ, ಅಜ್ಞಾಪಯಿಷ್ಯತಿ ಸ್ತ್ರಿಯಾನ್ ದೂತಾನ್ ಸ ಪರಮೇಶ್ವರಃ | 11 ರಕ್ಷಿತುಂ ಸರ್ವಮಾರ್ಗೇ ತ್ವಾಂ ತೇನ ತ್ವಚ್ಚರಣೇ ಯಥಾ | ನ ಲಗೇತ್ ಪ್ರಸ್ತಾರಾಘಾತಸ್ತಾಂ ಧರಿಯನ್ತಿ ತೇ ತಥಾ | 12 ತದಾ ಯೇಶುನಾ ಪ್ರತ್ಯುಕ್ತವ್ ಇದಮಪ್ಯುಕ್ತಮಸ್ತಿ ತ್ವಂ ಸ್ವಪ್ರಭುಂ ಪರೇಶಂ ಮಾ ಪರೀಕ್ಷಸ್ವ | 13 ಪಶ್ಯತ್ ಶೈತಾನ್ ಸರ್ವಪರೀಕ್ಷಾಂ ಸಮಾಪ್ಯ ಕ್ಷಣಾತ್ ತ್ರಕ್ತ್ವಾಯಯೌ | 14 ತದಾ ಯೇಶುರಾತ್ಮಪ್ರಭಾವಾತ್ ಪುನರ್ಗಾಲೀಲ್ವದೇಶಂ ಗತಸ್ತದಾ ತತ್ಸುಖ್ಯಾತಿಶ್ಚತುರ್ದಿಶಂ ವ್ಯಾನಶೇ | 15 ಸ ತೇಷಾಂ ಭಜನಗೃಹೇಷು ಉಪದಿಶ್ಯ ಸರ್ವೈಃ ಪ್ರಶಂಸಿತೋ ಬಭೂವ | 16 ಅಥ ಸ ಸ್ವಸಾಲನಸ್ಥಾನಂ ನಾಸರತುರಮೇತ್ಯ ವಿಶ್ರಾಮವಾರೇ ಸ್ವಾಚಾರಾದ್ ಭಜನಗೇಹಂ ಪ್ರವಿಶ್ಯ ಪರಿತುಮುತ್ಸಸ್ಥಾ | 17 ತತೋ ಯಿಶಯಿಯಭವಿಷ್ಯದ್ವಾದಿನಃ ಪುಸ್ತಕೇ ತಸ್ಯ ಕರದತ್ತೇ ಸತಿ ಸ ತತ್ ಪುಸ್ತಕಂ ವಿನ್ಯಾಯ್ಯ ಯತ್ರ ವಕ್ಷ್ಯಮಾಣಾನಿ ವಚನಾನಿ ಸನ್ನಿ ತತ್ ಸ್ಥಾನಂ ಪ್ರಾಪ್ಯ ಪಪಾಠ | 18 ಅತ್ತಾ ತು ಪರಮೇಶಸ್ಯ ಮದೀಯೋಪರಿ ವಿದ್ಯತೇ | ದರಿದ್ರೇಷು ಸುಸಂವಾದಂ ವಕ್ತುಂ ಮಾಂ ಸೋಭಿಷಿಕ್ತವಾನ್ | ಭಗ್ವಾನ್ಯಃ ಕರಣಾಲ್ಯೋಕಾನ್ ಸುಸ್ಥಾನಾನ್ ಕರ್ತುಮೇವ ಚ | ಬನ್ನೀಕೃತೇಷು ಲೋಕೇಷು ಮುಕ್ತೇ ಘೋಷಯಿತುಂ ವಚಃ | ನೇತ್ರಾಣಿ ದಾತುಮನ್ಯೇಭ್ಯಸ್ತಾತುಂ ಬದ್ಧಜನಾನಪಿ | 19 ಪರೇಶಾನುಗ್ರಹೇ ಕಾಲಂ ಪ್ರಚಾರಯಿತುಮೇವ ಚ | ಸರ್ವೈತತ್ತರಣಾರ್ಥಾಯ ಮಾಮೇವ ಪ್ರಹಿಣೋತಿ ಸಃ | 20 ತತಃ ಪುಸ್ತಕಂ ಬದ್ಧ್ವಾ ಪರಿಚಾರಕಸ್ಯ ಹಸ್ತೇ ಸಮರ್ಪ್ಯ ಚಾಸನೇ ಸಮುಪವಿಷ್ಯ, ತತೋ ಭಜನಗೃಹೇ ಯಾವನ್ತೋ ಲೋಕಾ ಆಸನ್ ತೇ ಸರ್ವೇನನ್ಯದ್ಯಷ್ಟಾ ತಂ ವಿಲುಲೋಕಿರೇ | 21 ಅನನ್ತರಮ್ ಅದೈಶ್ವಾನಿ ಸರ್ವಾಣಿ ಲಿಖಿತವಚನಾನಿ ಯುಷ್ಣಾಕಂ ಮಧ್ಯೇ ಸಿದ್ಧಾನಿ ಸ ಇಮಾಂ ಕಥಾಂ ತೇಭ್ಯಃ ಕಥಯಿತುಮಾರೇಭೇ | 22 ತತಃ ಸರ್ವೇ ತಸ್ಮಿನ್ ಅನ್ತರಜ್ಯನ್ತ, ಕಿಚ್ಚ ತಸ್ಯ ಮುಖಾನ್ನಿಗತಾಭಿರನುಗ್ರಹಸ್ಯ ಕಥಾಭಿಶ್ಚಮತ್ಯುಕ್ತ ಕಥಯಾಮಾಸುಃ ಕಿಮಯಂ ಯೂಷಃ ಪುತ್ರೋ ನ? 23 ತದಾ ಸೋವಾದೀದ್ ಹೇ ಚಿಕಿತ್ಸಕ ಸ್ವಮೇವ ಸ್ವಸ್ಥಂ ಕುರು ಕರ್ಫನಾಹೂಮಿ ಯದ್ಯತ್ ಕೃತವಾನ್ ತದಶ್ಚಿಷ್ಟ ತಾಃ ಸರ್ವಾಃ ಕ್ರಿಯಾ ಅತ್ರ ಸ್ವದೇಶೇ ಕುರು ಕಥಾಮೇತಾಂ ಯೂಯಮೇವಾವಶ್ಯಂ ಮಾಂ ವದಿಷ್ಯಥ | 24 ಪುನಃ ಸೋವಾದೀದ್ ಯುಷ್ಣಾನಹಂ ಯಥಾರ್ಥಂ ವದಾಮಿ, ಕೋಪಿ ಭವಿಷ್ಯದ್ವಾದೀ ಸ್ವದೇಶೇ ಸತ್ಕಾರಂ ನ ಪ್ರಾಪ್ನೋತಿ | 25 ಅಪರಂಚ್ಚ ಯಥಾರ್ಥಂ ವಚ್ಚಿ ಏಲಿಯಸ್ಯ ಜೀವನಕಾಲೇ ಯದಾ ಸಾರ್ಧತ್ರಿತಯವರ್ಷಾಣಿ ಯಾವತ್ ಜಲದಪ್ರತಿಬನ್ಧಾತ್ ಸರ್ವಸ್ಮಿನ್ ದೇಶೇ ಮಹಾದುರ್ಭಿಕ್ಷಮ್ ಅಜನಿಷ್ಟ ತದಾನೀಮ್ ಇಸ್ರಾಯೇಲೋ ದೇಶಸ್ಯ ಮಧ್ಯೇ ಬಹ್ನೋರ್ವಿಧವಾ ಆಸನ್, 26 ಕಿನ್ತು ಸೀದೋನ್ವದೇಶೀಯಸಾರಿಫತ್ಪುರನಿವಾಸಿನೀಮ್ ಏಕಾಂ ವಿಧವಾಂ ವಿನಾ ಕಸ್ಯಾಶ್ಚಿದಪಿ ಸಮೀಪೇ ಏಲಿಯಃ ಪ್ರೇರಿತೋ ನಾಭೂತ್ | 27 ಅಪರಂಚ್ಚ ಇಲೀಶಾಯಿಭವಿಷ್ಯದ್ವಾದಿವಿದ್ಯಮಾನತಾಕಾಲೇ ಇಸ್ರಾಯೇಲ್ದೇಶೇ ಬಹವಃ ಕುಷ್ಠಿನ ಆಸನ್ ಕಿನ್ತು ಸುರೀಯದೇಶೀಯಂ ನಾಮಾನ್ಯುಷ್ಠಿನಂ ವಿನಾ ಕೋಪ್ಯನ್ಯಃ ಪರಿಷ್ಯತೋ ನಾಭೂತ್ | 28

ಇಮಾಂ ಕಥಾಂ ಶ್ರುತ್ವಾ ಭಜನಗೇಹಸ್ಥಿತಾ ಲೋಕಾಃ ಸಕ್ರೋಧಮ್ ಉತ್ಥಾಯ 29 ನಗರಾತ್ಯಂತಂ ಬಹಿಷ್ಕೃತ್ಯ ಯಸ್ಯ ಶಿಖರಿಣ ಉಪರಿ ತೇಷಾಂ ನಗರಂ ಸ್ಥಾಪಿತಮಾಸ್ತೇ ತಸ್ಯಾನ್ವಿಕ್ಷೇಪ್ತುಂ ತಸ್ಯ ಶಿಖರಂ ತಂ ನಿನ್ಯುಃ 30 ಕಿನ್ತು ಸ ತೇಷಾಂ ಮಧ್ಯಾದಪಸ್ಯತ್ಯ ಸ್ಥಾನಾನ್ತರಂ ಜಗಾಮ | 31 ತತಃ ಪರಂ ಯೇಶುರ್ಗಾಲೀಲ್ವದೇಶೀಯಕರ್ಫನಾಹೂಮ್ನಗರ ಉಪಸ್ಥಾಯ ವಿಶ್ರಾಮವಾರೇ ಲೋಕಾನುಪದೇಷ್ಟುಮ್ ಆರಬ್ಧವಾನ್ | 32 ತದುಪದೇಶಾತ್ ಸರ್ವೇ ಚಮಚ್ಚಕ್ರು ಯರ್ತಸ್ಯಸ್ಯ ಕಥಾ ಗುರುತರಾ ಆಸನ್ | 33 ತದಾನೀಂ ತದ್ಭಜನಗೇಹಸ್ಥಿತೋಽಮೇದ್ಭೂತಗ್ರಸ್ತ ಏಕೋ ಜನ ಉಚ್ಚೈಃ ಕಥಯಾಮಾಸ, 34 ಹೇ ನಾಸರತೀಯಯೇಶೋಽಸ್ಮಾನ್ ತ್ವಜ, ತ್ವಯಾ ಸಹಾಸ್ಯಾಕಂ ಕಃ ಸಮ್ಯನ್ಯು? ಕಿಮಸ್ಮಾನ್ ವಿನಾಶಯಿತುಮಾಯಾಸಿ? ತ್ವಮೀಶ್ವರಸ್ಯ ಪವಿತ್ರೋ ಜನ ಏತದಹಂ ಜಾನಾಮಿ | 35 ತದಾ ಯೇಶುಸ್ತಂ ತರ್ಜಯಿತ್ವಾವದತ್ ಮೌನೀ ಭವ ಇತೋ ಬಹಿರ್ಭವ; ತತಃ ಸೋಮೇದ್ಭೂತಸ್ಯಂ ಮಧ್ಯಸ್ಥಾನೇ ಪಾತಯಿತ್ವಾ ಕಿಚ್ಚಿದಪ್ಯಹಿಂಸಿತಾ ತಸ್ಮಾದ್ ಬಹಿರ್ಗತವಾನ್ | 36 ತತಃ ಸರ್ವೇ ಲೋಕಾಶ್ಚಮತ್ಯುಕ್ತ ಪರಸ್ಪರಂ ವಕ್ತುಮಾರೇಭಿರೇ ಕೋಯಂ ಚಮತ್ಕಾಃ | ಏಷ ಪ್ರಭಾವೇಣ ಪಾರಕ್ರಮೇಣ ಚಾಮೇದ್ಭೂತಾನ್ ಅಜ್ಞಾಪಯತಿ ತೇನ್ಯವ ತೇ ಬಹಿರ್ಗಚ್ಛನ್ತಿ | 37 ಅನನ್ತರಂ ಚತುರ್ದಿಕ್ಶದೇಶಾನ್ ತಸ್ಯ ಸುಖ್ಯಾತಿವ್ಯಾಪ್ನೋತ್ | 38 ತದನನ್ತರಂ ಸ ಭಜನಗೇಹಾದ್ ಬಹಿರಾಗತ್ಯ ಶಿಮೋನೋ ನಿವೇಶನಂ ಪ್ರವಿವೇಶ ತದಾ ತಸ್ಯ ಶ್ರುಶ್ರುಜ್ಜರೇಣಾತ್ಯಂತಂ ಪೀಡಿತಾಸೀತ್ ಶಿಷ್ಯಾಸ್ತದರ್ಥಂ ತಸ್ಮಿನ್ ವಿನಯಂ ಚಕ್ರುಃ | 39 ತತಃ ಸ ತಸ್ಯಾಃ ಸಮೀಪೇ ಸ್ಥಿತ್ವಾ ಜ್ವರಂ ತರ್ಜಯಾಮಾಸ ತೇನ್ಯವ ತಾಂ ಜ್ವರೋಽತ್ಯಾಕ್ರೀತ್ ತತಃ ಸಾ ತತ್ಕಣಮ್ ಉತ್ಥಾಯ ತಾನ್ ಸಿಷೇವೇ | 40 ಅಥ ಸೂರ್ಯಾಸ್ತಕಾಲೇ ಸ್ವೇಷಾಂ ಯೇ ಯೇ ಜನಾ ನಾನಾರೋಗೈಃ ಪೀಡಿತಾ ಆಸನ್ ಲೋಕಾಸ್ಥಾನ ಯೇಶೋಃ ಸಮೀಪಮ್ ಅನಿನ್ಯುಃ, ತದಾ ಸ ಏಕೈಕಸ್ಯ ಗಾತ್ರೇ ಕರಮರ್ಪಯಿತ್ವಾ ತಾನರೋಗಾನ್ ಚಕಾರ | 41 ತತೋ ಭೂತಾ ಬಹುಭ್ಯೋ ನಿರ್ಗತ್ಯ ಚೀತ್ಯಬ್ಬಂ ಕೃತ್ವಾ ಚ ಬಭೂಷಿರೇ ತ್ವಮೀಶ್ವರಸ್ಯ ಪುತ್ರೋಽಭಿಷಿಕ್ತತಾತಾ; ಕಿನ್ತು ಸೋಭಿಷಿಕ್ತತಾತೇತಿ ತೇ ವಿವಿದುರೇತಸ್ಮಾತ್ ಕಾರಣಾತ್ ತಾನ್ ತರ್ಜಯಿತ್ವಾ ತದ್ವಕ್ತುಂ ನಿಷಿಷೇಧ | 42 ಅಪರಂಚ್ಚ ಪ್ರಭಾತೇ ಸತಿ ಸ ವಿಜನಸ್ಥಾನಂ ಪ್ರತಸ್ಥೇ ಪಶ್ಯತ್ ಜನಾಸ್ತಮನ್ನಿಚ್ಛನ್ತಸ್ತನ್ನಿಕಟಂ ಗತ್ವಾ ಸ್ಥಾನಾನ್ತರಗಮನಾರ್ಥಂ ತಮನ್ವುರುನ್ಮನ್ | 43 ಕಿನ್ತು ಸ ತಾನ್ ಜಗಾದ, ಈಶ್ವರೀಯರಾಜ್ಯಸ್ಯ ಸುಸಂವಾದಂ ಪ್ರಚಾರಯಿತುಮ್ ಅನ್ಯಾನಿ ಪುರಾಣ್ಯಪಿ ಮಯಾ ಯಾತವ್ಯಾನಿ ಯತಸ್ತದರ್ಥಮೇವ ಪ್ರೇರಿತೋಹಂ | 44 ಅಥ ಗಾಲೀಲೋ ಭಜನಗೇಹೇಷು ಸ ಉಪದಿದೇಶ |

5 ಅನನ್ತರಂ ಯೇಶುರೇಕದಾ ಗಿನೇಷರಥಸ್ಯ ತೀರ ಉತ್ತಿಷ್ಠತಿ, ತದಾ ಲೋಕಾ ಈಶ್ವರೀಯಕಥಾಂ ಶ್ರೋತುಂ ತದುಪರಿ ಪ್ರಪತಿತಾಃ | 2 ತದಾನೀಂ ಸ ಹಸ್ಯ ತೀರಸಮೀಪೇ ನೌದಯಂ ದದರ್ಶ ಕಿಚ್ಚ ಮತ್ಸೋಪಜೀವಿನೋ ನಾವಂ ಏಕಾಯ ಜಾಲಂ ಪ್ರಕ್ಷಾಲಯನ್ತಿ | 3 ತತಸ್ತಯೋರ್ಧ್ವಯೋ ಮರ್ಧ್ಯೇ ಶಿಮೋನೋ ನಾವಮಾರುಹ್ಯ ತೀರಾತ್ ಕಿಚ್ಚಿದ್ವಾರಂ ಯಾತುಂ ತಸ್ಮಿನ್ ವಿನಯಂ ಕೃತ್ವಾ ನೌಕಾಯಾಮುಪವಿಶ್ಯ ಲೋಕಾನ್ ಪ್ರೋಪದಿಷ್ಯವಾನ್ | 4 ಪಶ್ಯತ್ ತಂ ಪ್ರಸ್ತಾವಂ ಸಮಾಪ್ಯ ಸ ಶಿಮೋನಂ ವ್ಯಾಜಹಾರ, ಗಭೀರಂ ಜಲಂ ಗತ್ವಾ ಮತ್ಸೂನ್ ಧತ್ವಂ ಜಾಲಂ ನಿಕ್ಷಿಪ | 5 ತತಃ ಶಿಮೋನ ಬಭೂಷೇ, ಹೇ ಗುರೋ ಯದ್ವಪಿ

ವಯಂ ಕೃತ್ವಾ ಯಾಮಿನೀಂ ಪರಿಶ್ರಮ್ಯ ಮತ್ಸೈಕಮಪಿ ನ
ಪ್ರಾಪ್ತಾಸ್ತಥಾಪಿ ಭವತೋ ನಿದೇಶತೋ ಜಾಲಂ ಕ್ಷಿಪಾಮಃ | 6 ಅಥ ಜಾಲೇ
ಕ್ಷಿಪೇ ಬಹುಮತ್ಸಪತನಾದ್ ಆನಾಯಃ ಪ್ರಚ್ಛಿನ್ನಃ | 7 ತಸ್ಮಾದ್
ಉಪಕರ್ತುಮ್ ಅನ್ಯನೌಸ್ಥಾನ್ ಸಜ್ಜಿನ ಆಯಾತುಮ್ ಇಚ್ಛಿತೇನ
ಸಮಾಹ್ವಯನ್ ತತಸ್ತ ಆಗತ್ಯ ಮತ್ಸೈ ನೌದ್ವಯಂ ಪ್ರಪೂರಯಾಮಾಸು
ಯೈ ನೌದ್ವಯಂ ಪ್ರಮಗ್ನಮ್ | 8 ತದಾ ಶಿಮೋನ್ನಿತರಸ್ತದ್ ವಿಲೋಕ್ಯ
ಯೀಶೋಶ್ವರಣಯೋಃ ಪತಿತ್ವಾ ಹೇ ಪ್ರಭೋಹಂ ಪಾಪೀ ನರೋ ಮಮ
ನಿಕಟಾದ್ ಭವಾನ್ ಯಾತು, ಇತಿ ಕಥಿತವಾನ್ | 9 ಯತೋ ಜಾಲೇ
ಪತಿತಾನಾಂ ಮತ್ಸಾನಾಂ ಯೂಥಾತ್ ಶಿಮೋನ್ ತತ್ಸಜ್ಜಿನಶ್ಚ
ಚಮತ್ಸೃತವನ್ತಃ; ಶಿಮೋನಃ ಸಹಕಾರಿಣೌ ಸಿವದೇಃ ಪುತ್ರೌ ಯಾಕೂರ್ಬ್
ಯೋಹನ್ ಚೇಮೌ ತಾದೃಶೌ ಬಭೂವತುಃ | 10 ತದಾ ಯೀಶುಃ
ಶಿಮೋನಂ ಜಗಾದ ಮಾ ಬೈಷೀರದ್ವಾರಭ್ಯ ತ್ವಂ ಮನುಷ್ಯಧರೋ ಭವಿಷ್ಯಸಿ |
11 ಅನನ್ತರಂ ಸರ್ವಾಸು ನೌಸು ತೀರಮ್ ಆನೀತಾಸು ತೇ ಸರ್ವಾನ್
ಪರಿತ್ಯಜ್ಯ ತಸ್ಯ ಪಶ್ಚಾದ್ಧಾಮಿನೋ ಬಭೂವುಃ | 12 ತತಃ ಪರಂ ಯೀಶೌ
ಕಸ್ಮಿಂಶ್ಚಿತ್ ಪುರೇ ತಿಷ್ಠತಿ ಜನ ಏಕಃ ಸರ್ವಾಭಗ್ನಕುಷ್ಠಸ್ತಂ ವಿಲೋಕ್ಯ ತಸ್ಯ
ಸಮೀಪೇ ನ್ಯುಬ್ಧಃ ಪತಿತ್ವಾ ಸವಿನಯಂ ವಕ್ತುಮಾರೋಭೇ, ಹೇ ಪ್ರಭೋ
ಯದಿ ಭವಾನಿಚ್ಛತಿ ತರ್ಹಿ ಮಾಂ ಪರಿಷ್ಕರ್ತುಂ ಶಕ್ನೋತಿ | 13
ತದಾನೀಂ ಸ ಪಾಣಿಂ ಪ್ರಸಾರ್ಯ ತದಭ್ಯಂ ಸ್ವಶನ್ ಬಭೂಷೇ
ತ್ವಂ ಪರಿಷ್ಠಿಯಸ್ತೇತಿ ಮಮೇಚ್ಛಾಸ್ತಿ ತತಸ್ತಕ್ಷಣಂ ಸ ಕುಷ್ಠಾತ್
ಮುಕ್ತಃ | 14 ಪಶ್ಚಾತ್ ಸ ತಮಾಜ್ಞಾಪಯಾಮಾಸ ಕಥಾಮಿಮಾಂ
ಕಸ್ಮೈಚಿದ್ ಅಕಥಯಿತ್ವಾ ಯಾಜಕಸ್ಯ ಸಮೀಪಿಣ್ಯ ಗತ್ವಾ ಸ್ವಂ
ದರ್ಶಯ, ಲೋಕೇಭ್ಯೋ ನಿಜಪರಿಷ್ಕೃತತ್ಸ್ಯ ಪ್ರಮಾಣದಾನಾಯ
ಮೂಸಾಜ್ಞಾನುಸಾರೇಣ ದ್ರವ್ಯಮುತ್ಕೃಜಸ್ವ ಚ | 15 ತಥಾಪಿ ಯೀಶೋಃ
ಸುಖ್ಯಾತಿ ಬಹು ವ್ಯಾಪ್ತುಮಾರೋಭೇ ಕಿಞ್ಚ ತಸ್ಯ ಕಥಾಂ ಶ್ರೋತುಂ
ಸ್ವೀಯರೋಗೇಭ್ಯೋ ಮೋಕ್ಷಿಣ್ಯ ಲೋಕಾ ಆಜಗ್ಮುಃ | 16 ಅಥ ಸ
ಪ್ರಾನ್ತರಂ ಗತ್ವಾ ಪ್ರಾರ್ಥಯಾಞ್ಚಕ್ರೇ | 17 ಅಪರಣ್ಯ ಏಕದಾ
ಯೀಶುರುಪದಿಶತಿ, ಏತರ್ಹಿ ಗಾಲೀಲ್ಯಿಹೂದಾಪ್ರದೇಶಯೋಃ
ಸರ್ವನಗರೇಭ್ಯೋ ಯಿರೂಶಾಲಮಶ್ಚ ಕಿಯನ್ತಃ ಫಿರೂಶಿಲೋಕಾ
ವ್ಯವಸ್ಥಾಪಕಾಶ್ಚ ಸಮಾಗತ್ಯ ತದನ್ನಿಕೇ ಸಮುಪವಿವಿಶುಃ, ತಸ್ಮಿನ್ ಕಾಲೇ
ಲೋಕಾನಾಮಾರೋಗ್ಯಕಾರಣಾತ್ ಪ್ರಭೋಃ ಪ್ರಭಾವಃ ಪ್ರಚಕಾಶೇ | 18
ಪಶ್ಚಾತ್ ಕಿಯನ್ತೋ ಲೋಕಾ ಏಕಂ ಪಕ್ಷಾಘಾತಿನಂ ಖಟ್ಟಿಯಾಂ ನಿಧಾಯ
ಯೀಶೋಃ ಸಮೀಪಮಾನೇತುಂ ಸಮ್ಪ್ರೀಷೇ ಸ್ಥಾಪಯಿತುಞ್ಚ ವ್ಯಾಪ್ತಿಯನ್ತ |
19 ಕಿನ್ನು ಬಹುಜನನಿವಹಸಮ್ಪ್ರಾಧಾತ್ ನ ಶಕ್ತವನ್ತೋ ಗೃಹೋಃಪರಿ ಗತ್ವಾ
ಗೃಹಪುಷ್ಪಂ ಖನಿತ್ವಾ ತಂ ಪಕ್ಷಾಘಾತಿನಂ ಸಖಟ್ಟಂ ಗೃಹಮಧ್ಯೇ ಯೀಶೋಃ
ಸಮ್ಪ್ರೀಷೇ ಽವರೋಹಯಾಮಾಸುಃ | 20 ತದಾ ಯೀಶುಸ್ತೇಷಾಮ್
ಈದೃಶಂ ವಿಶ್ವಾಸಂ ವಿಲೋಕ್ಯ ತಂ ಪಕ್ಷಾಘಾತಿನಂ ವ್ಯಾಜಹಾರ, ಹೇ
ಮಾನವ ತವ ಪಾಪಮಕ್ರಮ್ಯತ | 21 ತಸ್ಮಾದ್ ಅಧ್ಯಾಪಕಾಃ ಫಿರೂಶಿನಶ್ಚ
ಚಿತ್ಪರಿತ್ಯಂ ಪ್ರಚಿನ್ತವನ್ತಃ, ಏಷ ಜನ ಈಶ್ವರಂ ನಿನ್ತತಿ ಕೋಯಂ?
ಕೇವಲಯೀಶ್ವರಂ ವಿನಾ ಪಾಪಂ ಕ್ಷನ್ತುಂ ಕಃ ಶಕ್ನೋತಿ? 22 ತದಾ
ಯೀಶುಸ್ತೇಷಾಮ್ ಇತ್ಯಂ ಚಿನ್ತನಂ ವಿದಿತ್ವಾ ತೇಭ್ಯೋಕಥಯದ್ ಯೂಯಂ
ಮನೋಭಿಃ ಕುತೋ ವಿತರ್ಕಯಥ? 23 ತವ ಪಾಪಕ್ಷಮಾ ಜಾತಾ ಯದ್ವಾ
ತ್ವಮುತ್ಥಾಯ ಪ್ರಜ ಏತಯೋ ಮರ್ಥ್ಯೇ ಕಾ ಕಥಾ ಸುಕಥ್ಯಾ? 24 ಕಿನ್ನು
ಪೃಥಿವ್ಯಾಂ ಪಾಪಂ ಕ್ಷನ್ತುಂ ಮಾನವಸುತಸ್ಯ ಸಾಮರ್ಥ್ಯಮಸ್ತೇತಿ ಯಥಾ

ಯೂಯಂ ಜ್ಞಾತುಂ ಶಕ್ಯಥ ತದರ್ಥಂ (ಸ ತಂ ಪಕ್ಷಾಘಾತಿನಂ ಜಗಾದ)
ಉತ್ತಿಷ್ಠ್ಯ ಸ್ವಶಯ್ಯಾಂ ಗೃಹೀತ್ವಾ ಗೃಹಂ ಯಾಹೀತಿ ತ್ವಾಮಾದಿಶಾಮಿ |
25 ತಸ್ಮಾತ್ ಸ ತತ್ಕ್ಷಣಮ್ ಉತ್ಥಾಯ ಸರ್ವೇಷಾಂ ಸಾಕ್ಷಾತ್
ನಿಜಶಯನೀಯಂ ಗೃಹೀತ್ವಾ ಈಶ್ವರಂ ಧನ್ಯಂ ವದನ್ ನಿಜನಿವೇಶನಂ
ಯಯೌ | 26 ತಸ್ಮಾತ್ ಸರ್ವೇ ವಿಸ್ಮಯ ಪ್ರಾಪ್ತಾ ಮನಃಸು
ಭೀತಾಶ್ಚ ವಯಮದ್ಯಾಸಮ್ಯವಕಾರ್ಯಾಣ್ಯದರ್ಶಾಮ ಇತ್ಯುಕ್ತ್ವಾ
ಪರಮೇಶ್ವರಂ ಧನ್ಯಂ ಪ್ರೋದಿತಾಃ | 27 ತತಃ ಪರಂ ಬಹಿರ್ಗಚ್ಛನ್
ಕರಸಿಞ್ಚಯಿಸ್ಥಾನೇ ಲೇವಿನಾಮಾನಂ ಕರಸಿಞ್ಚಯಿಕಂ ದೃಷ್ಟ್ವಾ
ಯೀಶುಸುಮಭಿದಧೇ ಮಮ ಪಶ್ಚಾದೇಹಿ | 28 ತಸ್ಮಾತ್ ಸ ತತ್ಕ್ಷಣಾತ್
ಸರ್ವಂ ಪರಿತ್ಯಜ್ಯ ತಸ್ಯ ಪಶ್ಚಾದಿಯಾಯ | 29 ಅನನ್ತರಂ ಲೇವಿ ನಿಜಗೃಹೇ
ತದರ್ಥಂ ಮಹಾಭೋಜ್ಯಂ ಚಕಾರ, ತದಾ ತ್ರೈಃ ಸಹಾನೇಕೇ
ಕರಸಿಞ್ಚಯಿನಸ್ತದನ್ಯೋಕಾಶ್ಚ ಭೋಕ್ತುಮುಪವಿವಿಶುಃ | 30 ತಸ್ಮಾತ್
ಕಾರಣಾತ್ ಚಕ್ಷ್ಮಾಲಾನಾಂ ಪಾಪಿಲೋಕಾನಾಞ್ಚ ಸಜ್ಜೇ ಯೂಯಂ ಕುತೋ
ಭಂಗ್ನೇ ಪಿವಧ ಚೇತಿ ಕಥಾಂ ಕಥಯಿತ್ವಾ ಫಿರೂಶಿನೋಽಧ್ಯಾಪಕಾಶ್ಚ ತಸ್ಯ
ಶಿಷ್ಯೈಃ ಸಹ ವಾಗ್ವಿದ್ಯಂ ಕರ್ತುಮಾರೋಭಿರೇ | 31 ತಸ್ಮಾದ್ ಯೀಶುಸ್ತಾನ್
ಪ್ರತ್ಯವೋಚದ್ ಅರೋಗಲೋಕಾನಾಂ ಚಿಕಿತ್ಸಕೇನ ಪ್ರಯೋಜನಂ ನಾಸ್ತಿ
ಕಿನ್ನು ಸರೋಗಾಣಾಮೇವ | 32 ಅಹಂ ಧಾರ್ಮಿಕಾನ್ ಆಹ್ವಾತುಂ
ನಾಗತೋಸ್ತಿ ಕಿನ್ನು ಮನಃ ಪರಾವರ್ತಯತುಂ ಪಾಪಿನ ಏವ | 33 ತತ್ಸ್ಮೇ
ಪ್ರೋಚುಃ, ಯೋಹನಃ ಫಿರೂಶಿನಾಞ್ಚ ಶಿಷ್ಯಾ ವಾರಂವಾರಮ್ ಉಪವಸನ್ತಿ
ಪ್ರಾರ್ಥಯನ್ತೇ ಚ ಕಿನ್ನು ತವ ಶಿಷ್ಯಾಃ ಕುತೋ ಭುಞ್ಚತೇ ಪಿವನ್ತಿ ಚ? 34
ತದಾ ಸ ತಾನಾಚಖ್ಯೌ ವರೇ ಸಜ್ಜೇ ತಿಷ್ಠತಿ ವರಸ್ಯ ಸಖಿಗಣಂ
ಕಿಮುಪವಾಸಯತುಂ ಶಕ್ಯಥ? 35 ಕಿನ್ನು ಯದಾ ತೇಷಾಂ
ನಿಕಟಾದ್ ವರೋ ನೇಷ್ಯತೇ ತದಾ ತೇ ಸಮುಪವತ್ಸ್ಯನ್ತಿ | 36
ಸೋಪರಮಪಿ ದೃಷ್ಟ್ವಾನ್ತಂ ಕಥಯಾಮ್ಪ್ರಭೂವ ಪುರಾತನವಸ್ತೇ ಕೋಪಿ
ನುತನವಸ್ತಂ ನ ಸೀವ್ಯತಿ ಯತ್ಸ್ಮೇನ ಸೇವನೇನ ಜೀರ್ಣವಸ್ತಂ ಛಿದ್ಯತೇ,
ನೂತನಪುರಾತನವಸ್ತಯೋ ಮೇಲಞ್ಚ ನ ಭವತಿ | 37 ಪುರಾತನ್ಯಾಂ
ಕುತ್ಯಾಂ ಕೋಪಿ ನುತನಂ ದ್ರಾಕ್ಷಾರಸಂ ನ ನಿಧಧಾತಿ, ಯತೋ
ನವೀನದ್ರಾಕ್ಷಾರಸಸ್ಯ ತೇಜಸಾ ಪುರಾತನೇ ಕುತೂರ್ವಿರಿಯ್ಯತೇ ತತೋ
ದ್ರಾಕ್ಷಾರಸಃ ಪತತಿ ಕುತೂಶ್ಚ ನಶ್ಯತಿ | 38 ತತೋ ಹೇತೋ ನೂತನ್ಯಾಂ
ಕುತ್ಯಾಂ ನವೀನದ್ರಾಕ್ಷಾರಸಃ ನಿಧಾತವ್ಯಸ್ತೇನೋಭಯಸ್ಯ ರಕ್ಷಾ ಭವತಿ | 39
ಅಪರಣ್ಯ ಪುರಾತನಂ ದ್ರಾಕ್ಷಾರಸಂ ಪೀತ್ವಾ ಕೋಪಿ ನೂತನಂ ನ ವಾಞ್ಚತಿ,
ಯತಃ ಸ ವಕ್ತಿ ನೂತನಾತ್ ಪುರಾತನಮ್ ಪ್ರಶಸ್ತಮ್ |

6 ಅಚರಣ್ಯ ಪರ್ವಣೋ ದ್ವಿತೀಯದಿನಾತ್ ಪರಂ ಪ್ರಥಮವಿಶ್ರಾಮವಾರೇ
ಶಸ್ತಕ್ಷೇತ್ರೇಣ ಯೀಶೋರ್ಗಮನಕಾಲೇ ತಸ್ಯ ಶಿಷ್ಯಾಃ ಕಣಿಶಂ ಛಿತ್ವಾ
ಕರೇಷು ಮರ್ಧಯಿತ್ವಾ ಖಾದಿತುಮಾರೋಭಿರೇ | 2 ತಸ್ಮಾತ್ ಕಿಯನ್ತಃ
ಫಿರೂಶಿನಸ್ತಾನವದನ್ ವಿಶ್ರಾಮವಾರೇ ಯತ್ ಕರ್ಮ್ಯ ನ ಕರ್ತವ್ಯಂ
ತತ್ ಕುತಃ ಕುರುಥ? 3 ಯೀಶುಃ ಪ್ರತ್ಯುಬಾಚ ದಾಯೂದ್ ತಸ್ಯ
ಸಜ್ಜಿನಶ್ಚ ಕ್ಷುಧಾರ್ತಾಃ ಕಿಂ ಚಕ್ರುಃ ಸ ಕಥಮ್ ಈಶ್ವರಸ್ಯ ಮನ್ನಿರಂ
ಪ್ರವಿಶ್ಯ 4 ಯೇ ದರ್ಶನೀಯಾಃ ಪೂಪಾ ಯಾಜಕಾನ್ ವಿನಾನ್ಯಸ್ಯ
ಕಸ್ಯಾಪ್ಯಭೋಜನೀಯಾಸ್ತಾನಾನೀಯ ಸ್ವಯಂ ಬುಭಞೇ ಸಜ್ಜಿಭ್ಯೋಪಿ
ದದೌ ತತ್ ಕಿಂ ಯುಷ್ಮಾಭಿಃ ಕದಾಪಿ ನಾಪಾತಿ? 5 ಪಶ್ಚಾತ್ ಸ
ತಾನವದತ್ ಮನುಜಸುತೋ ವಿಶ್ರಾಮವಾರಸ್ಯಾಪಿ ಪ್ರಭು ಭವತಿ | 6

ಅನನ್ತರಮ್ ಅನ್ಯವಿಶ್ರಾಮವಾರೇ ಸ ಭಜನಗೇಹಂ ಪ್ರವಿಶ್ಯ ಸಮುಪದಿಶತಿ |
 ತದಾ ತನ್ನಾಣೇ ಶುಷ್ಕದಕ್ಷಿಣಕರ ಏಕಃ ಪುಮಾನ್ ಉಪತಸ್ಥಿವಾನ್ | 7
 ತಸ್ಮಾತ್ ಅಧ್ಯಾಪಕಾಃ ಫಿರೂಶಿನಶ್ಚ ತಸ್ಮಿನ್ ದೋಷಮಾರೋಪಯಿತುಂ ಸ
 ವಿಶ್ರಾಮವಾರೇ ತಸ್ಯ ಸ್ವಾಸ್ಥ್ಯಂ ಕರೋತಿ ನವೇತಿ ಪ್ರತೀಕ್ಷಿತಮಾರೋಭಿರೇ |
 8 ತದಾ ಯೇಶುಸ್ತೇಷಾಂ ಚಿನ್ತಾಂ ವಿದಿತ್ವಾ ತಂ ಶುಷ್ಕಕರಂ ಪುಮಾಂಸಂ
 ಪ್ರೋವಾಚ, ತ್ವಮುತ್ಥಾಯ ಮಧ್ಯಸ್ಥಾನೇ ತಿಷ್ಠ | 9 ತಸ್ಮಾತ್ ತಸ್ಮಿನ್ ಉತ್ಥಿತವತಿ
 ಯೇಶುಸ್ತಾನ್ ವ್ಯಾಜಹಾರ, ಯುಷ್ಮಾನ್ ಇಮಾಂ ಕಥಾಂ ಪೃಚ್ಛಾಮಿ,
 ವಿಶ್ರಾಮವಾರೇ ಹಿತಮ್ ಅಹಿತಂ ವಾ, ಪ್ರಾಣರಕ್ಷಣಂ ಪ್ರಾಣನಾಶನಂ ವಾ,
 ಏತೇಷಾಂ ಕಿಂ ಕರ್ಮ್ಯಕರಣೀಯಮ್? 10 ಪಶ್ಯಾತ್ ಚತುರ್ಧಿಕ್ಷು ಸರ್ವ್ವಾನ್
 ವಿಲೋಕ್ಯ ತಂ ಮಾನವಂ ಬಭಾಷೇ, ನಿಜಕರಂ ಪ್ರಸಾರಯ; ತತಸ್ತೇನ
 ತಥಾ ಕೃತ ಇತರಕರವತ್ ತಸ್ಯ ಹಸ್ತಃ ಸ್ಪೆಸ್ಥೋಭವತ್ | 11 ತಸ್ಮಾತ್ ತೇ
 ಪ್ರಚಿಣ್ಣಕೋಪಾನ್ವಿತಾ ಯೇಶುಂ ಕಿಂ ಕರಿಷ್ಯಂತೀತಿ ಪರಸ್ಪರಂ ಪ್ರಮನ್ವಿತಾಃ |
 12 ತತಃ ಪರಂ ಸ ಪರ್ವತಮಾರುಹ್ಯೇಶ್ಚರಮುದ್ವಿಶ್ಯ ಪ್ರಾರ್ಥಯಮಾನಃ
 ಕೃತ್ವಾನ್ ರಾತ್ರಿಂ ಯಾಪಿತವಾನ್ | 13 ಅಥ ದಿನೇ ಸತಿ ಸ ಸರ್ವ್ವಾನ್ ಶಿಷ್ಯಾನ್
 ಆಹೂತವಾನ್ ತೇಷಾಂ ಮಧ್ಯೇ 14 ಪಿತರನಾಮ್ನಾ ಖ್ಯಾತಃ ಶಿಮೋನ್ ತಸ್ಯ
 ಭ್ರಾತಾ ಅನ್ವಿಯಶ್ಚ ಯಾಕೂಬ್ ಯೋಹನ್ ಚ ಫಿಲಿಪ್ ಬರ್ಧಲಮಯಶ್ಚ
 15 ಮಥಿಃ ಥೋಮಾ ಅಲ್ವಿಯಸ್ಸು ಪುತ್ರೋ ಯಾಕೂಬ್ ಜ್ಜಲನ್ನನಾಮ್ನಾ
 ಖ್ಯಾತಃ ಶಿಮೋನ್ 16 ಚ ಯಾಕೂಬೋ ಭ್ರಾತಾ ಯಿಹೂದಾಶ್ಚ ತಂ ಯಃ
 ಪರಕರೇಷು ಸಮರ್ಪಯಿಷ್ಯತಿ ಸ ಈಷ್ಯರೀಯೋತೀಯಯಿಹೂದಾಶ್ಚೈತಾನ್
 ದ್ವಾದಶ ಜನಾನ್ ಮನೋನೀತಾನ್ ಕೃತ್ವಾ ಸ ಜಗ್ರಾಹ ತಥಾ ಪ್ರೇರಿತ ಇತಿ
 ತೇಷಾಂ ನಾಮ ಚಕಾರ | 17 ತತಃ ಪರಂ ಸ ತೈಃ ಸಹ ಪರ್ವತಾದವರುಹ್ಯ
 ಉಪತೃಕಾಯಾಂ ತಸ್ಥೌ ತತಸ್ಸಸ್ಯ ಶಿಷ್ಯಸಂಘೋ ಯಿಹೂದಾದೇಶಾದ್
 ಯಿರೂಶಾಲಮಶ್ಚ ಸೋರಃ ಸೀದೋನಶ್ಚ ಜಲಧೇ ರೋಧಸೋ ಜನನಿಹಾಶ್ಚ
 ಏತ್ಯ ತಸ್ಯ ಕಥಾಶ್ರವಣಾರ್ಥಂ ರೋಗಮುಕ್ತರ್ಥಂ ತಸ್ಯ ಸಮೀಪೇ ತಸ್ಥಃ |
 18 ಅಮೇಧಭೂತಗ್ರಸ್ತಾಶ್ಚ ತನ್ನಿಕಟಮಾಗತ್ಯ ಸ್ವಾಸ್ಥ್ಯಂ ಪ್ರಾಪುಃ | 19
 ಸರ್ವೇಷಾಂ ಸ್ವಾಸ್ಥ್ಯಕರಣಪ್ರಭಾವಸ್ಯ ಪ್ರಕಾಶಿತತ್ವಾತ್ ಸರ್ವೇ ಲೋಕಾ
 ಏತ್ಯ ತಂ ಸ್ತುಷ್ಯಂತಿ ಯೇತಿರೇ | 20 ಪಶ್ಯಾತ್ ಸ ಶಿಷ್ಯಾನ್ ಪ್ರತಿ ದೃಷ್ಟ್ವಿಂ
 ಕುತ್ವಾ ಜಗಾದ, ಹೇ ದರಿದ್ರಾ ಯೂಯಂ ಧನ್ಯಾ ಯತ ಈಶ್ವರೀಯೇ
 ರಾಜ್ಯೇ ವೋಽಧಿಕಾರೋಸ್ತಿ | 21 ಹೇ ಅಧುನಾ ಕ್ಷುಧಿತಲೋಕಾ ಯೂಯಂ
 ಧನ್ಯಾ ಯತೋ ಯೂಯಂ ತರ್ಪ್ಯಥ; ಹೇ ಇಹ ರೋದಿನೋ ಜನಾ
 ಯೂಯಂ ಧನ್ಯಾ ಯತೋ ಯೂಯಂ ಹಸಿಷ್ಯಥ | 22 ಯದಾ ಲೋಕಾ
 ಮನುಷ್ಯಸೂನೋ ನಾಫಮಹೇತೋ ಯುಫಷ್ಯಾನ್ ಋತೀಯಿಷ್ಯಂತೇ ಪೃಥಕ್
 ಕೃತ್ವಾ ನಿನ್ದಿಷ್ಯನ್ತಿ, ಅಧಮಾನಿವ ಯುಷ್ಮಾನ್ ಸ್ವಸಮೀಪಾದ್ ದೂರೀಕರಿಷ್ಯನ್ತಿ
 ಚ ತದಾ ಯೂಯಂ ಧನ್ಯಾಃ | 23 ಸ್ವರ್ಗೇ ಯುಷ್ಮಾಕಂ ಯಥೇಷ್ಟಂ ಫಲಂ
 ಭವಿಷ್ಯತಿ, ಏತದರ್ಥಂ ತಸ್ಮಿನ್ ದಿನೇ ಪ್ರೋಲ್ಪಸತ ಅನನ್ತೇನ ನೃತ್ಯತ ಚ,
 ತೇಷಾಂ ಪೂರ್ವಪುರುಷಾಶ್ಚ ಭವಿಷ್ಯದ್ವಾದಿನಃ ಪ್ರತಿ ತಥೈವ ವ್ಯವಾಹರನ್ |
 24 ಕಿನ್ಯಿ ಹಾ ಹಾ ಧನವನ್ನೋ ಯೂಯಂ ಸುಖಂ ಪ್ರಾಪ್ನುತ | ಹನ್ಯಪರಿತ್ಯಜ್ವಾ
 ಯೂಯಂ ಕ್ಷುಧಿತಾ ಭವಿಷ್ಯಥ; 25 ಇಹ ಹಸನ್ನೋ ಯೂಯಂ ವತ
 ಯುಷ್ಮಾಭಿಃ ಶೋಚಿತವ್ಯಂ ರೋದಿತವ್ಯಂ | 26 ಸರ್ವೈಲಾಕೈ ಯುಫಷ್ಯಾಕಂ
 ಸುಖ್ಯಾತ್ ಕೃತಾಯಾಂ ಯುಷ್ಮಾಕಂ ದುರ್ಗತಿ ಭವಿಷ್ಯತಿ ಯುಷ್ಮಾಕಂ
 ಪೂರ್ವಪುರುಷಾ ಮೃಷಾಭವಿಷ್ಯದ್ವಾದಿನಃ ಪ್ರತಿ ತದ್ವತ್ ಕೃತವನ್ಯಃ | 27
 ಹೇ ಶ್ರೋತಾರೋ ಯುಷ್ಯಭ್ಯಮಹಂ ಕಥಯಾಮಿ, ಯೂಯಂ ಶತ್ರುಷು
 ಪ್ರೀಯಧ್ವಂ ಯೇ ಚ ಯುಷ್ಮಾನ್ ದ್ವಿಷನ್ತಿ ತೇಷಾಮಪಿ ಹಿತಂ ಕುರುತ |

28 ಯೇ ಚ ಯುಷ್ಮಾನ್ ಶಪನ್ತಿ ತೇಭ್ಯ ಆಶಿಷಂ ದತ್ತ ಯೇ ಚ ಯುಷ್ಮಾನ್
 ಅವಮನ್ಯಂತೇ ತೇಷಾಂ ಮಜ್ಜಲಂ ಪ್ರಾರ್ಥಯಧ್ವಂ | 29 ಯದಿ ಕಶ್ಚಿತ್ ತವ
 ಕಪೋಲೇ ಚಪೇಟಾಘಾತಂ ಕರೋತಿ ತರ್ಹಿ ತಂ ಪ್ರತಿ ಕಪೋಲಮ್ ಅನ್ಯಂ
 ಪರಾವರ್ತ್ಯ ಸಮ್ಯುಖೀಕುರು ಪುನಶ್ಚ ಯದಿ ಕಶ್ಚಿತ್ ತವ ಗಾತ್ರೀಯವಸ್ತ್ರಂ
 ಹರತಿ ತರ್ಹಿ ತಂ ಪರಿಧೇಯವಸ್ತ್ರಮ್ ಅಪಿ ಗ್ರಹೀತುಂ ಮಾ ವಾರಯ | 30
 ಯಸ್ವಾನ್ ಯಾಚತೇ ತಸ್ಮೈ ದೇಹಿ, ಯಶ್ಚ ತವ ಸಮ್ಪತ್ತಿಂ ಹರತಿ ತಂ ಮಾ
 ಯಾಚಸ್ಯ | 31 ಪರೇಷ್ಯಃ ಸ್ತಾನ್ ಪ್ರತಿ ಯಥಾಚರಣಮ್ ಅಪೇಕ್ಷಧ್ಯೇ ಪರಾನ್
 ಪ್ರತಿ ಯೂಯಮಪಿ ತಥಾಚರತ | 32 ಯೇ ಜನಾ ಯುಷ್ಮಾಸು ಪ್ರೀಯಂತೇ
 ಕೇವಲಂ ತೇಷು ಪ್ರೀಯಮಾಣೇಷು ಯುಷ್ಮಾಕಂ ಕಿಂ ಫಲಂ? ಪಾಪಿಲೋಕಾ
 ಅಪಿ ಸ್ತೇಷು ಪ್ರೀಯಮಾಣೇಷು ಪ್ರೀಯಂತೇ | 33 ಯದಿ ಹಿತಕಾರಿಣ ಏವ
 ಹಿತಂ ಕುರುತ ತರ್ಹಿ ಯುಷ್ಮಾಕಂ ಕಿಂ ಫಲಂ? ಪಾಪಿಲೋಕಾ ಅಪಿ ತಥಾ
 ಕುರ್ವನ್ತಿ | 34 ಯೇಭ್ಯ ಋಣಪರಿಶೋಧಸ್ಯ ಪ್ರಾಪ್ತಿಪ್ರತ್ಯಾಶ್ನೇ ಕೇವಲಂ
 ತೇಷು ಋಣೇ ಸಮರ್ಪಿತೇ ಯುಷ್ಮಾಕಂ ಕಿಂ ಫಲಂ? ಪುನಃ ಪ್ರಾಪ್ತಾಶ್ರಯಾ
 ಪಾಪಿಲೋಕಾ ಅಪಿ ಪಾಪಿಜನೇಷು ಋಣಮ್ ಅರ್ಪಯನ್ತಿ | 35
 ಅತೋ ಯೂಯಂ ರಿಪ್ಪಷ್ಯಪಿ ಪ್ರೀಯಧ್ವಂ, ಪರಹಿತಂ ಕುರುತ ಚ;
 ಪುನಃ ಪ್ರಾಪ್ತಾಶ್ರಯ ತ್ಯಕ್ತ್ವಾ ಋಣಮರ್ಪಯತ, ತಥಾ ಕೃತೇ ಯುಷ್ಮಾಕಂ
 ಮಹಾಫಲಂ ಭವಿಷ್ಯತಿ, ಯೂಯಂ ಪರ್ವಪ್ರಧಾನಸ್ಯ ಸನ್ಯಾನಾ ಇತಿ ಖ್ಯಾತಿಂ
 ಪ್ರಾಪ್ಸ್ಯಥ, ಯತೋ ಯುಷ್ಮಾಕಂ ಪಿತಾ ಕೃತಘ್ನಾನಾಂ ದುರ್ವೃತ್ತಾನಾಂ
 ಹಿತಮಾಚರತಿ | 36 ಅತ ಏವ ಸ ಯಥಾ ದಯಾಲು ರೂರ್ಪಯಮಪಿ
 ತಾದ್ಯಶ್ಚ ದಯಾಲವೋ ಭವತ | 37 ಅಪರಶ್ಚ ಪರಾನ್ ದೋಷಿಣೋ
 ಮಾ ಕುರುತ ತಸ್ಮಾತ್ ಯೂಯಂ ದೋಷೀಕೃತಾ ನ ಭವಿಷ್ಯಥ;
 ಅದಕ್ಷಾನ್ ಮಾ ದಣ್ಣಯತ ತಸ್ಮಾತ್ ಯೂಯಮಪಿ ದಣ್ಣಂ ನ ಪ್ರಾಪ್ಸ್ಯಥ;
 ಪರೇಷಾಂ ದೋಷಾನ್ ಕ್ಷಮಧ್ವಂ ತಸ್ಮಾತ್ ಯುಷ್ಮಾಕಮಪಿ ದೋಷಾಃ
 ಕ್ಷಮಿಷ್ಯಂತೇ | 38 ದಾನಾನಿದತ್ತ ತಸ್ಮಾತ್ ಯೂಯಂ ದಾನಾನಿ ಪ್ರಾಪ್ಸ್ಯಥ,
 ವರಶ್ಚ ಲೋಕಾಃ ಪರಿಮಾಣಪಾತ್ರಂ ಪ್ರದಯಂತು ಸ ಇಲ್ಲಲ್ಯ ಪ್ರೋ ಇಲ್ಲಲ್ಯ
 ಪರಿಪೂರ್ಯ್ತ ಯುಷ್ಮಾಕಂ ಕೋಡೇಷು ಸಮರ್ಪಯಿಷ್ಯನ್ತಿ; ಯೂಯಂ
 ಯೇನ ಪರಿಮಾಣೇನ ಪರಿಮಾಧ ತೇನೈವ ಪರಿಮಾಣೇನ ಯುಷ್ಯತ್ಯತೇ
 ಪರಿಮಾಸೃತೇ | 39 ಅಥ ಸ ತೇಭ್ಯೋ ದೃಷ್ಟಾನ್ತಕಥಾಮಕಥಯತ್, ಅನ್ನೋ
 ಜನಃ ಕಿಮನ್ಯಂ ಪನ್ಯಾನ್ಯಂ ದರ್ಶಯಿತುಂ ಶಕ್ನೋತಿ? ತಸ್ಮಾತ್ ಉಭಾವಪಿ
 ಕಿಂ ಗರ್ತ್ರೇ ನ ಪತಿಷ್ಯತಃ? 40 ಗುರೋಃ ಶಿಷ್ಯೋ ನ ಶ್ರೇಷ್ಠಃ ಕಿನ್ಯಿ ಶಿಷ್ಯೇ
 ಸಿದ್ಧೇ ಸತಿ ಸ ಗುರುತುಲ್ಯೋ ಭವಿತುಂ ಶಕ್ನೋತಿ | 41 ಅಪರಶ್ಚ ತ್ವಂ
 ಸ್ವಚಕ್ಷುಷಿ ನಾಸಾಮ್ ಅದೃಷ್ಟಾ ತವ ಭ್ರಾತುಶ್ಚಕ್ಷುಷಿ ಯತ್ಕೃಣಮಸ್ತಿ ತದೇವ
 ಕುತಃ ಪಶ್ಯಮಿ? 42 ಸ್ವಚಕ್ಷುಷಿ ಯಾ ನಾಸಾ ವಿದ್ಯತೇ ತಾಮ್ ಅಜ್ಞಾತ್ಯಾ
 ಭ್ರಾತೃಸ್ಯವ ನೇತ್ರಾತ್ ತ್ಯೂಣಂ ಬಹಿಃ ಕರೋಮೀತಿ ವಾಕ್ಯಂ ಭ್ರಾತರಂ ಕಥಂ
 ವಕ್ತುಂ ಶಕ್ನೋತಿ? ಹೇ ಕಪಟಿನ್ ಪೂರ್ವಂ ಸ್ವನಯನಾತ್ ನಾಸಾಂ
 ಬಹಿಃ ಕುರು ತತೋ ಭ್ರಾತುಶ್ಚಕ್ಷುಷ್ಯಣಂ ಬಹಿಃ ಕರ್ತುಂ ಸುದೃಷ್ಟಿಂ
 ಪ್ರಾಪ್ಸ್ಯಸಿ | 43 ಅನ್ಯಶ್ಚ ಉತ್ತಮಸ್ತುರಃ ಕದಾಪಿ ಫಲಮನುತ್ರಮಂ ನ ಫಲತಿ,
 ಅನುತ್ರಮತರುಶ್ಚ ಫಲಮುತ್ರಮಂ ನ ಫಲತಿ ಕಾರಣಾದತಃ ಫಲೈಸ್ತರವೋ
 ಜ್ಞಾಯಂತೇ | 44 ಕಣ್ಣಿಪಾದಪಾತ್ ಕೋಪಿ ಉಡುಮ್ಬರಫಲಾನಿ ನ
 ಪಾತಯತಿ ತಥಾ ಶ್ರಗಾಲಕೋಲಿವೃಕ್ಷಾದಪಿ ಕೋಪಿ ದ್ರಾಕ್ಷಾಫಲಂ
 ನ ಪಾತಯತಿ | 45 ತದ್ವತ್ ಸಾಧುಲೋಕೋಽನ್ಯಃಕರಣರೂಪಾತ್
 ಸುಭಾಣ್ಯಾಗಾರಾದ್ ಉತ್ತಮಾನಿ ದ್ರವ್ಯಾಣಿ ಬಹಿಃ ಕರೋತಿ, ದುಷ್ಯೋ
 ಲೋಕಶ್ಚಾನ್ಯಃಕರಣರೂಪಾತ್ ಕುಭಾಣ್ಯಾಗಾರಾತ್ ಕುತ್ಪಿತಾನಿ ದ್ರವ್ಯಾಣಿ

ನಿರ್ಗಮಯತಿ ಯತೋಽನ್ಯಕರಣಾನಾಂ ಪೂರ್ಣಭಾವಾನುರೂಪಾಣಿ
 ವಚಾಂಸಿ ಮುಖಾನಿಗ್ಗಿಭ್ಯನ್ತಿ | 46 ಅಪರಂಜಿ ಮಮಾಜ್ಞಾನುರೂಪಂ
 ನಾಚರಿತ್ವಾ ಕುತೋ ಮಾಂ ಪ್ರಭೋ ಪ್ರಭೋ ಇತಿ ವದಧ? 47 ಯಃ
 ಕಶ್ಚಿನ್ ಮಮ ನಿಕಟಮ್ ಆಗತ್ಯ ಮಮ ಕಥಾ ನಿಶಮ್ಯ ತದನುರೂಪಂ
 ಕರ್ಮ ಕರೋತಿ ಸ ಕಸ್ಯ ಸದ್ಗುಣೋ ಭವತಿ ತದಹಂ ಯುಷ್ಮಾನ್
 ಜ್ಞಾಪಯಾಮಿ | 48 ಯೋ ಜನೋ ಗಭೀರಂ ಖನಿತ್ವಾ ಪಾಷಾಣಸ್ಥಲೇ
 ಭಿತ್ತಿಂ ನಿರ್ಮಾಯ ಸ್ಯುಹಂ ರಚಯತಿ ತೇನ ಸಹ ತಸ್ಮೋಪಮಾ ಭವತಿ;
 ಯತ ಆಪ್ಲಾವಿಜಲಮೇತತ್ಯ ತಸ್ಯ ಮೂಲೇ ವೇಗೇನ ವಹದಪಿ ತದ್ಗೇಹಂ
 ಲಾಡಯಿತುಂ ನ ಶಕ್ನೋತಿ ಯತಸ್ತಸ್ಯ ಭಿತ್ತಿಃ ಪಾಷಾಣೋಪರಿ ತಿಷ್ಠತಿ |
 49 ಕಿನ್ಯು ಯಃ ಕಶ್ಚಿನ್ ಮಮ ಕಥಾಃ ಶ್ರುತ್ವಾ ತದನುರೂಪಂ ನಾಚರಿತಿ ಸ
 ಭಿತ್ತಿಂ ವಿನಾ ಮೈದುಪರಿ ಗೃಹನಿರ್ಮಾತ್ರಾ ಸಮಾನೋ ಭವತಿ; ಯತ
 ಆಪ್ಲಾವಿಜಲಮಾಗತ್ಯ ವೇಗೇನ ಯದಾ ವಹತಿ ತದಾ ತದ್ಗೃಹಂ ಪತತಿ ತಸ್ಯ
 ಮಹತ್ ಪತನಂ ಜಾಯತೇ |

7 ತತಃ ಪರಂ ಸ ಲೋಕಾನಾಂ ಕರ್ಣಗೋಚರೇ ತಾನ್ ಸರ್ವಾನ್
 ಉಪದೇಶಾನ್ ಸಮಾಪ್ಯ ಯದಾ ಕರ್ಪನಾರ್ಹಮುರಂ ಪ್ರವಿಶತಿ 2 ತದಾ
 ಶತಸೇನಾಪತೇ ಪ್ರಿಯದಾಸ ಏಕೋ ಮೃತಕಲ್ಪಃ ಪೀಡಿತ ಆಸೀತ್ | 3 ಅತಃ
 ಸೇನಾಪತಿ ಯೀಶೋ ವಾರ್ತಾಂ ನಿಶಮ್ಯ ದಾಸಸ್ಯಾರೋಗೈಕರಣಾಯ
 ತಸ್ಯಾಗಮನಾರ್ಥಂ ವಿನಯಕರಣಾಯ ಯಿಹೂದೀಯಾನ್ ಕಿಯತಃ
 ಪ್ರಾಚಃ ಪ್ರೇಷಯಾಮಾಸ | 4 ತೇ ಯೀಶೋರನುಕಿಂ ಗತ್ವಾ ವಿನಯಾತಿಶಯಂ
 ವಕ್ತುಮಾರೇಭಿರೇ, ಸ ಸೇನಾಪತಿ ಭವತೋನುಗ್ರಹಂ ಪ್ರಾಪ್ತಮ್ ಅಹತಿ |
 5 ಯತಃ ಸೋಸ್ಯಜ್ಞಾತೀಯೇಷು ಲೋಕೇಷು ಪ್ರೀಯತೇ ತಥಾಸ್ತತ್ಪ್ರತೇ
 ಭಜನಗೇಹಂ ನಿರ್ಮೂತವಾನ್ | 6 ತಸ್ಮಾದ್ ಯೀಶುಸ್ಯಃ ಸಹ ಗತ್ವಾ
 ನಿವೇಶನಸ್ಯ ಸಮೀಪಂ ಪ್ರಾಪ, ತದಾ ಸ ಶತಸೇನಾಪತಿ ವರ್ಷಮಾಣವಾಕ್ಯಂ
 ತಂ ವಕ್ತುಂ ಬನ್ನೂನ್ ಪ್ರಾಹಿಣೋತ್ | ಹೇ ಪ್ರಭೋ ಸ್ವಯಂ ಶ್ರಮೋ ನ
 ಕರ್ತವ್ಯೋ ಯದ್ ಭವತಾ ಮದ್ಗೇಹಮದ್ಧೇ ಪಾದಾರ್ಪಣಂ ಕ್ರಿಯೇತ
 ತದಪ್ಯಹಂ ನಾರ್ಹಾಮಿ, 7 ಕಿಞ್ಚಿದಂ ಭವತ್ಸಮೀಪಂ ಯಾತುಮಪಿ
 ನಾತ್ಮಾನಂ ಯೋಗ್ಯಂ ಬುದ್ಧವಾನ್, ತತೋ ಭವಾನ್ ವಾಕ್ಯಮಾತ್ರಂ
 ವದತು ತೇನೈವ ಮಮ ದಾಸಃ ಸ್ವಸ್ಥೋ ಭವಿಷ್ಯತಿ | 8 ಯಸ್ಮಾದ್
 ಅಹಂ ಪರಾಧೀನೋಪಿ ಮಮಾಧೀನಾ ಯಾಃ ಸೇನಾಃ ಸನ್ಯ ತಾಸಾಮ್
 ಏಕಜನಂ ಪ್ರತಿ ಯಾಹೀತಿ ಮಯಾ ಪ್ರೋಕ್ತೇ ಸ ಯಾತಿ; ತದನ್ಯಂ ಪ್ರತಿ
 ಆಯಾಹೀತಿ ಪ್ರೋಕ್ತೇ ಸ ಆಯಾತಿ; ತಥಾ ನಿಜದಾಸಂ ಪ್ರತಿ ಏತತ್
 ಕುವಿಧಿ ಪ್ರೋಕ್ತೇ ಸ ತದೇವ ಕರೋತಿ | 9 ಯೀಶುರಿದಂ ವಾಕ್ಯಂ
 ಶ್ರುತ್ವಾ ವಿಸ್ಮಯಂ ಯಯೌ, ಮುಖಂ ಪರಾವರ್ತೃ ಪಶ್ಚಾತ್ಪರ್ಶ್ವನೋ
 ಲೋಕಾನ್ ಬಭಾಷೇ ಚ, ಯುಷ್ಮಾನಹಂ ವದಾಮಿ ಇಸ್ರಾಯೇಲೋ
 ವಂಶಮದ್ಧೇಪಿ ವಿಶ್ವಾಸಮೀದೃಶಂ ನ ಪ್ರಾಪ್ತವಂ | 10 ತತಸ್ತೇ ಪ್ರೇಷಿತಾ
 ಗೃಹಂ ಗತ್ವಾ ತಂ ಪೀಡಿತಂ ದಾಸಂ ಸ್ವಸ್ಥಂ ದದೃಶುಃ | 11 ಪರೇಽಸನಿ
 ಸ ನಾಯೀನಾಖ್ಯಂ ನಗರಂ ಜಗಾಮ ತಸ್ಯಾನೇಕೇ ಶಿಷ್ಯಾ ಅನ್ಯೇ ಚ
 ಲೋಕಾಸ್ತೇನ ಸಾರ್ಥಂ ಯಯುಃ | 12 ತೇಷು ತನ್ನಗರಸ್ಯ ದ್ವಾರಸನ್ನಿಧಿಂ
 ಪ್ರಾಪ್ತೇಷು ಕಿಯನ್ತೋ ಲೋಕಾ ಏಕಂ ಮೃತಮನುಜಂ ವಹನ್ತೋ ನಗರಸ್ಯ
 ಬಹಿಯಾನ್ಯ, ಸ ತನ್ನಾತುರೇಕಪುತ್ರಸ್ತನ್ನಾತಾ ಚ ವಿಧವಾ; ತಯಾ ಸಾರ್ಥಂ
 ತನ್ನಗರೀಯಾ ಬಹವೋ ಲೋಕಾ ಆಸನ್ | 13 ಪುತ್ರಸ್ಯಾಂ ವಿಲೋಕ್ಯ
 ಸಾನುಕಮ್ಪಃ ಕಥಯಾಮಾಸ, ಮಾ ರೋದೀಃ | ಸ ಸಮೀಪಮಿತ್ಯಾ ಖಟಿಸ್ತಂ

ಪಸ್ತರ್ಶ ತಸ್ಮಾದ್ ವಾಹಕಾಃ ಸ್ಥಗಿತಾಸ್ತಮ್ಬುಃ; 14 ತದಾ ಸ ಉವಾಚ
 ಹೇ ಯುವಮನುಷ್ಯ ತ್ವಮುತ್ರಿಷ್ಯ ತ್ವಾಮಹಮ್ ಆಜ್ಞಾಪಯಾಮಿ | 15
 ತಸ್ಮಾತ್ ಸ ಮೃತೋ ಜನಸ್ತತ್ಕಣಮುತ್ಯಾಯ ಕಥಾಂ ಪ್ರಕಥಿತಃ; ತತೋ
 ಯೀಶುಸ್ಯ ಮಾತರಿ ತಂ ಸಮರ್ಪಯಾಮಾಸ | 16 ತಸ್ಮಾತ್ ಸರ್ವೇ
 ಲೋಕಾಃ ಶಶಜೈರೇ; ಏಕೋ ಮಹಾಭವಿಷ್ಯದ್ವಾದೀ ಮದ್ಯೇಽಸ್ಮಾಕಮ್
 ಸಮುದೈತ್, ಈಶ್ವರಶ್ಚ ಸ್ವಲೋಕಾನನ್ಯಗ್ರಹಾತ್ ಕಥಾಮಾಂ ಕಥಯಿತ್ವಾ
 ಈಶ್ವರಂ ಧನ್ಯಂ ಜಗದುಃ | 17 ತತಃ ಪರಂ ಸಮಸ್ತಂ ಯಿಹೂದಾದೇಶಂ
 ತಸ್ಯ ಚತುರ್ದಿಕ್ಸದೇಶಶ್ಚ ತಸ್ಯೈತತ್ಪೀತ್ರಿ ವ್ಯಾಸನೇ | 18 ತತಃ ಪರಂ
 ಯೋಹನಃ ಶಿಷ್ಯೇಷು ತಂ ತದ್ವೃತ್ತಾನ್ತಂ ಜ್ಞಾಪಿತವತ್ಸ 19 ಸ ಸ್ತುತಿಷ್ಯಾಣಾಂ
 ದ್ವೌ ಜನಾವಾಹೂಯ ಯೀಶುಂ ಪ್ರತಿ ವಕ್ತೃಮಾಣಂ ವಾಕ್ಯಂ ವಕ್ತುಂ
 ಪ್ರೇಷಯಾಮಾಸ, ಯಸ್ಯಾಗಮನಮ್ ಅಪೇಕ್ಷ್ಯ ತಿಷ್ಠಾಮೋ ವಯಂ
 ಕಿಂ ಸ ಏವ ಜನಸ್ತಂ? ಕಿಂ ವಯಮನ್ಯಮಪೇಕ್ಷ್ಯ ಸ್ಥಾಸ್ಯಾಮಃ? 20
 ಪಶ್ಚಾತ್ತ ಮಾನಪೌ ಗತ್ವಾ ಕಥಯಾಮಾಸತುಃ, ಯಸ್ಯಾಗಮನಮ್ ಅಪೇಕ್ಷ್ಯ
 ತಿಷ್ಠಾಮೋ ವಯಂ, ಕಿಂ ಸಏವ ಜನಸ್ತಂ? ಕಿಂ ವಯಮನ್ಯಮಪೇಕ್ಷ್ಯ
 ಸ್ಥಾಸ್ಯಾಮಃ? ಕಥಾಮಮಾಂ ತುಭ್ಯಂ ಕಥಯಿತುಂ ಯೋಹನ್ ಮಜ್ಜಕ
 ಆವಾಂ ಪ್ರೇಷಿತವಾನ್ | 21 ತಸ್ಮಿನ್ ದಕ್ಷಿಣೇ ಯೀಶೂರೋಗಿಣೋ
 ಮಹಾವ್ಯಾಧಿಮತೋ ದುಷ್ಯಭೂತಗ್ರಸ್ತಾಂಶ್ಚ ಬಹೂನ್ ಸ್ವಸ್ಥಾನ್ ಕೃತ್ವಾ,
 ಅನೇಕಾನ್ಲೇಭ್ಯಶ್ಚಕ್ಷುಂಷಿ ದತ್ವಾ ಪ್ರತ್ಯುವಾಚ, 22 ಯುವಾಂ ಪ್ರಜತಮ್
 ಅನ್ಯಾ ನೇತ್ರಾಣಿ ಖಿಞ್ಚಶ್ಚರಣಾನಿ ಚ ಪ್ರಾಪ್ನುವನ್ತಿ, ಕುಷ್ಠಿನಃ ಪರಿಷ್ಪ್ರಿಯನ್ತೇ,
 ಬಧಿರಾಃ ಶ್ರವಣಾನಿ ಮೃತಾಶ್ಚ ಜೀವನಾನಿ ಪ್ರಾಪ್ನುವನ್ತಿ, ದರಿದ್ರಾಣಾಂ
 ಸಮೀಪೇಷು ಸುಸಂವಾದಃ ಪ್ರಚಾರ್ಯತೇ, ಯಂ ಪ್ರತಿ ವಿಷ್ಯಸ್ತರೂಪೋಹಂ
 ನ ಭವಾಮಿ ಸ ಧನ್ಯಃ, 23 ಏತಾನಿ ಯಾನಿ ಪಶ್ಯಥಃ ಶೃಣುಥಶ್ಚ ತಾನಿ
 ಯೋಹನಂ ಜ್ಞಾಪಯತಮ್ | 24 ತಯೋ ದೂತಯೋ ಗರ್ತಯೋಃ
 ಸತೋ ಯೋಹನಿ ಸ ಲೋಕಾನ್ ವಕ್ತುಮುಪಚಕ್ರಮೇ, ಯೂಯಂ
 ಮದ್ಯೇಪ್ರಾನ್ತರಂ ಕಿಂ ದ್ರಷ್ಟುಂ ನಿರಗಮತ? ಕಿಂ ವಾಯುನಾ ಕಮ್ಪಿತಂ ನಡಂ?
 25 ಯೂಯಂ ಕಿಂ ದ್ರಷ್ಟುಂ ನಿರಗಮತ? ಕಿಂ ಸೂಕ್ತವಸ್ತ್ರಪರಿಧಾಯಿನಂ
 ಕಮಪಿ ನರಂ? ಕಿನ್ಯು ಯೇ ಸೂಕ್ತಮೈದುವಸ್ತಾಣಿ ಪರಿಧಧತಿ ಸೂತ್ರಮಾನಿ
 ದ್ರವ್ಯಾಣಿ ಭುಞ್ತೇ ಚ ತೇ ರಾಜಧಾನೀಷು ತಿಷ್ಠನ್ತಿ | 26 ತರ್ಹಿ ಯೂಯಂ
 ಕಿಂ ದ್ರಷ್ಟುಂ ನಿರಗಮತ? ಕಿಮೇಕಂ ಭವಿಷ್ಯದ್ವಾದಿನಂ? ತದೇವ ಸತ್ಯಂ
 ಕಿನ್ಯು ಸ ಪುಮಾನ್ ಭವಿಷ್ಯದ್ವಾದಿನೋಪಿ ಶ್ರೇಷ್ಠ ಇತ್ಯಹಂ ಯುಷ್ಮಾನ್
 ವದಾಮಿ; 27 ಪಶ್ಯ ಸ್ತಕೀಯದೂತನ್ನು ತವಾಗ್ರ ಪ್ರೇಷಯಾಮ್ಯಹಂ | ಗತ್ವಾ
 ತ್ವದೀಯಮಾರ್ಗನ್ನು ಸ ಹಿ ಪರಿಷ್ಕರಿಸ್ಯತಿ | ಯದರ್ಥೇ ಲಿಪಿರಿಯಮ್
 ಆಸೇ ಸ ಏವ ಯೋಹನ್ | 28 ಅತೋ ಯುಷ್ಮಾನಹಂ ವದಾಮಿ ಸ್ತ್ರಿಯಾ
 ಗರ್ಭಜಾತಾನಾಂ ಭವಿಷ್ಯದ್ವಾದಿನಾಂ ಮದ್ಯೇ ಯೋಹನೋ ಮಜ್ಜಕಾತ್
 ಶ್ರೇಷ್ಠಃ ಕೋಪಿ ನಾಸ್ಯ, ತತ್ರಾಪಿ ಈಶ್ವರಸ್ಯ ರಾಜ್ಯೇ ಯಃ ಸರ್ವಸ್ಮಾತ್ ಕ್ಷುದ್ರಃ ಸ
 ಯೋಹನೋಪಿ ಶ್ರೇಷ್ಠಃ | 29 ಅಪರಂಜಿ ಸರ್ವೇ ಲೋಕಾಃ ಕರಮಿಞ್ಚಯಿನಶ್ಚ
 ತಸ್ಯ ವಾಕ್ಯಾನಿ ಶ್ರುತ್ವಾ ಯೋಹನಾ ಮಜ್ಜನೇನ ಮಜ್ಜಿತಾಃ ಪರಮೇಶ್ವರಂ
 ನಿರ್ದೋಷಂ ಮೇನಿರೇ | 30 ಕಿನ್ಯು ಫಿರೂಶಿನೋ ವ್ಯವಸ್ಥಾಪಕಾಶ್ಚ ತೇನ ನ
 ಮಜ್ಜಿತಾಃ ಸ್ಥಾನ್ ಪ್ರತೀಶ್ವರಸ್ಯೋಪದೇಶಂ ನಿಷ್ಫಲಮ್ ಅಕುವ್ಯನ್ | 31 ಅಥ
 ಪ್ರಭುಃ ಕಥಯಾಮಾಸ, ಇದಾನೀನ್ವನಜನಾನ್ ಕೇನೋಪಮಾಮಿ? ತೇ ಕಸ್ಯ
 ಸದೃಶಾಃ? 32 ಯೇ ಬಾಲಕಾ ವಿಪಣ್ಯಾಮ್ ಉಪವಿಶ್ಯ ಪರಸ್ಪರಮ್ ಆಹೂಯ
 ವಾಕ್ಯಮಿದಂ ವದನ್ತಿ, ವಯಂ ಯುಷ್ಮಾಕಂ ನಿಕಟೇ ವಂತೀರವಾದಿಷ್ಯ, ಕಿನ್ಯು
 ಯೂಯಂ ನಾನರ್ತ್ರಿಷ್ಯ, ವಯಂ ಯುಷ್ಮಾಕಂ ನಿಕಟ ಅರೋದಿಷ್ಯ, ಕಿನ್ಯು

ಯುಯಂ ನ ವ್ಯಲಪಿಷ್ಠ, ಬಾಲಕೈರೇತಾದೃಶೈಸ್ತೇಷಾಮ್ ಉಪಮಾ ಭವತಿ |
 33 ಯತೋ ಯೋಹನ್ ಮಜ್ಜಕ ಅಗತ್ಯ ಪೂಪಂ ನಾಖಾದತ್ ದ್ರಾಕ್ಷಾರಸಂಘ
 ನಾಪಿವತ್ ತಸ್ಮಾತ್ ಯೂಯಂ ವದಥ, ಭೂತಗ್ರಸ್ತೋಯಮ್ | 34
 ತತಃ ಪರಂ ಮಾನವಸುತ ಅಗತ್ಯಾಖಾದದವಿವಂಘ ತಸ್ಮಾತ್ ಯೂಯಂ
 ವದಥ, ಖಾದಕಃ ಸುರಾಪಶ್ಯಣ್ಣಾಲಪಾಪಿನಾಂ ಬನ್ದೂರೇಕೋ ಜನೋ
 ದೃಶ್ಯತಾಮ್ | 35 ಕಿನ್ನು ಜ್ಞಾನಿನೋ ಜ್ಞಾನಂ ನಿರ್ದೋಷಂ ವಿದುಃ | 36
 ಪಶ್ಚಾದೇಕಃ ಫಿರೂಶೀ ಯೀಶುಂ ಭೋಜನಾಯ ನ್ಯಮನ್ವಯತ್ ತತಃ ಸ
 ತಸ್ಯ ಗೃಹಂ ಗತೌ ಭೋಕ್ತುಮುಪವಿಷ್ಠಃ | 37 ಏತರ್ಹಿ ತತ್ಪಿರೂಶಿನೋ ಗೃಹೇ
 ಯೀಶು ಭೇಕ್ತುಮ್ ಉಪಾಪೇಕ್ಷೀತ್ ತಚ್ಚೈತ್ಯಾ ತನ್ಗುರವಾಸಿನೀ ಕಾಪಿ
 ದುಷ್ಟಾ ನಾರೀ ಪಾಣ್ಡರಪ್ರಸ್ತರಸ್ಯ ಸಮ್ಪುಟಿಕೇ ಸುಗನಿತ್ಯೈಲಮ್ ಆನೀಯ 38
 ತಸ್ಯ ಪಶ್ಚಾತ್ ಪಾದಯೋಃ ಸನ್ನಿಧೌ ತಸ್ಯೌ ರುದತೀ ಚ ನೇತ್ರಾಮ್ಬುಜಿಸ್ತಸ್ಯ
 ಚರಣೌ ಪ್ರಕ್ಷಾಲ್ಯ ನಿಜಕಚ್ಚಿರಮಾಕ್ಷೀತ್, ತತಸ್ತಸ್ಯ ಚರಣೌ ಚುಮ್ಪಿತ್ಯಾ ತೇನ
 ಸುಗನಿತ್ಯೈಲೇನ ಮಮದರ್ | 39 ತಸ್ಮಾತ್ ಸ ನಿಮನ್ತ್ರಯಿತಾ ಫಿರೂಶೀ
 ಮನಸಾ ಚಿನ್ತಯಾಮಾಸ, ಯದ್ಯಯಂ ಭವಿಷ್ಯದ್ವಾದೀ ಭವೇತ್ ತರ್ಹಿ
 ಏನಂ ಸ್ವಶಶಿ ಯಾ ಸ್ತ್ರೀ ಸಾ ಕಾ ಕೀದೃಶೀ ಚೇತಿ ಜ್ಞಾತುಂ ಶಕ್ನುಯಾತ್
 ಯತಃ ಸಾ ದುಷ್ಟಾ | 40 ತದಾ ಯಾಶುಸ್ತಂ ಜಗಾದ, ಹೇ ಶಿಮೋನ್ ತ್ವಾಂ
 ಪ್ರತಿ ಮಮ ಕಿಂಞಿದ್ ವಕ್ತವ್ಯಮಸ್ತಿ: ತಸ್ಮಾತ್ ಸ ಬಭಾಷೇ, ಹೇ ಗುರೋ ತದ್
 ವದತು | 41 ಏಕೋತ್ತಮರ್ಣಸ್ಯ ದ್ವಾವಧಮರ್ಣಾವಾಸ್ತಾಂ, ತಯೋರೇಕಃ
 ಪಶ್ಚಾಶತಾನಿ ಮುದ್ರಾಪಾದಾನ್ ಅಪರಶ್ಚ ಪಶ್ಚಾಶತ್ ಮುದ್ರಾಪಾದಾನ್
 ಧಾರಯಾಮಾಸ | 42 ತದನನ್ತರಂ ತಯೋಃ ಶೋಧ್ಯಾಭಾವಾತ್ ಸ
 ಉತ್ತಮರ್ಣಸ್ಯಯೋ ರಕ್ಷಣೇ ಚಕ್ರಮೇ; ತಸ್ಮಾತ್ ತಯೋರ್ದ್ವಯೋಃ ಕಸ್ತಸ್ಮಿನ್
 ಪ್ರೇಷ್ಯತೇ ಬಹು? ತದ್ ಬ್ರೂಹಿ | 43 ಶಿಮೋನ್ ಪ್ರತ್ಯುವಾಚ, ಮಯಾ
 ಬುದ್ಧತೇ ಯಸ್ಯಾಧಿಕಮ್ ಋಣಂ ಚಕ್ರಮೇ ಸ ಇತಿ; ತತೋ ಯೀಶುಸ್ತಂ
 ವ್ಯಾಜಹಾರ, ತ್ವಂ ಯಥಾರ್ಥಂ ವ್ಯಚಾರಯಃ | 44 ಅಥ ತಾಂ ನಾರೀಂ
 ಪ್ರತಿ ವ್ಯಾಘುಠ್ಯ ಶಿಮೋನಮವೋಚತ್, ಸ್ತ್ರೀಮಿಮಾಂ ಪಶ್ಯತಿ? ತವ
 ಗೃಹೇ ಮಯ್ಯಾಗತೇ ತ್ವಂ ಪಾದಪ್ರಕ್ಷಾಲನಾರ್ಥಂ ಜಲಂ ನಾದಾಃ ಕಿನ್ನು
 ಯೋಷಿದೇಷಾ ನಯನಜಲೈರ್ಮಮ ಪಾದೌ ಪ್ರಕ್ಷಾಲ್ಯ ಕೇಶೈರಮಾಕ್ಷೀತ್ |
 45 ತ್ವಂ ಮಾಂ ನಾಚುಮ್ಪೀಃ ಕಿನ್ನು ಯೋಷಿದೇಷಾ ಸ್ತ್ರೀಯಾಗಮನಾದಾರಭ್ಯ
 ಮದೀಯಪಾದೌ ಚುಮ್ಪಿತುಂ ನ ವ್ಯರಂಸ್ | 46 ತ್ವಂಘ ಮದೀಯೋತ್ತಮಾಜ್ಞೇ
 ಕಿಂಞಿದಪಿ ತೈಲಂ ನಾಮದೀಃ ಕಿನ್ನು ಯೋಷಿದೇಷಾ ಮಮ ಚರಣೌ
 ಸುಗನಿತ್ಯೈಲೇನಾಮದೀಃ | 47 ಅತಸ್ತಾಂ ವ್ಯಾಹರಾಮಿ, ಏತಸ್ಯಾ
 ಬಹು ಪಾಪಮಕ್ಷಮ್ಯತ ತತೋ ಬಹು ಪ್ರೀಯತೇ ಕಿನ್ನು ಯಸ್ಯಾಲ್ಪಪಾಪಂ
 ಕ್ಷಮ್ಯತೇ ಸೋಲ್ವಂ ಪ್ರೀಯತೇ | 48 ತತಃ ಪರಂ ಸ ತಾಂ ಬಭಾಷೇ,
 ತ್ವದೀಯಂ ಪಾಪಮಕ್ಷಮ್ಯತ | 49 ತದಾ ತೇನ ಸಾರ್ಧಂ ಯೇ ಭೋಕ್ತುಮ್
 ಉಪವಿವಿಶುಸ್ತೇ ಪರಸ್ಪರಂ ವಕ್ತುಮಾರೇಭಿರೇ, ಆಯಂ ಪಾಪಂ ಕ್ಷಮತೇ ಕ
 ಏಷಃ? 50 ಕಿನ್ನು ಸ ತಾಂ ನಾರೀಂ ಜಗಾದ, ತವ ವಿಶ್ವಾಸಸ್ತಾಂ ಪರ್ಯುತ್ಪಾಸ್ತ
 ತ್ವಂ ಕ್ಷೇಮೇಣ ವ್ರಜ |

8 ಅಪರಂಘ ಯೀಶ ದ್ವಾರದಶಭಿಃ ಶಿಷ್ಯೈಃ ಸಾರ್ಧಂ ನಾನಾನಗರೇಷು
 ನಾನಾಗ್ರಾಮೇಷು ಚ ಗಚ್ಛನ್ ಇಶ್ವರೀಯರಾಜತ್ವಸ್ಯ ಸುಸಂವಾದಂ
 ಪ್ರಚಾರಯಿತುಂ ಪ್ರಾರೇಭೇ | 2 ತದಾ ಯಸ್ಯಾಃ ಸಪ್ತ ಭೂತಾ
 ನಿರಗಚ್ಛನ್ ಸಾ ಮಗ್ಧಲೀನೀತಿ ವಿಖ್ಯಾತಾ ಮರಿಯಮ್ ಹೇರೋದ್ರಾಜಸ್ಯ
 ಗೃಹಾಧಿಪತೇಃ ಹೋಷೇ ಭಾರ್ಯಯಾ ಯೋಹನಾ ಶೂಶಾನಾ 3

ಪ್ರಭೃತಯೋ ಯಾ ಬಹ್ವೈಃ ಸ್ತ್ರೀಯಃ ದುಷ್ಟಭೂತೇಭ್ಯೋ ರೋಗೇಭ್ಯಶ್ಚ
 ಮುಕ್ತಾಃ ಸತ್ಯೋ ನಿಜವಿಭೂತೀ ವ್ಯಯಿತ್ವಾ ತಮಸೇವನ್, ತಾಃ ಸವ್ವಾಸ್ತೇನ
 ಸಾರ್ಧಮ್ ಆಸನ್ | 4 ಅನನ್ತರಂ ನಾನಾನಗರೇಭ್ಯೋ ಬಹವೋ
 ಲೋಕಾ ಅಗತ್ಯ ತಸ್ಯ ಸಮೀಪೇಽಮಿಲನ್, ತದಾ ಸ ತೇಭ್ಯ ಏಕಾಂ
 ದೃಷ್ಟಾನ್ತಕಥಾಂ ಕಥಯಾಮಾಸ | ಏಕಃ ಕೃಷೀಬಲೋ ಬೀಜಾನಿ ವಪ್ತುಂ
 ಬಹಿರ್ಜಗಾಮ, 5 ತತೋ ವಪನಕಾಲೇ ಕತಿಪಯಾನಿ ಬೀಜಾನಿ
 ಮಾರ್ಗಪಾರ್ಶ್ವೇ ಪೇತುಃ, ತತಸ್ತಾನಿ ಪದತಲ್ಯೈ ದ್ವಲಿತಾನಿ ಪಕ್ಷಿಭಿ ಭ್ರಮಂತಾನಿ
 ಚ | 6 ಕತಿಪಯಾನಿ ಬೀಜಾನಿ ಪಾಷಾಣಸ್ಥಲೇ ಪತಿತಾನಿ ಯದ್ಯಪಿ
 ತಾನ್ಯಜ್ಜುರಿತಾನಿ ತಥಾಪಿ ರಸಾಭಾವಾತ್ ಶುಶುಷುಃ | 7 ಕತಿಪಯಾನಿ
 ಬೀಜಾನಿ ಕಣ್ಣಿವನಮದ್ಯೇ ಪತಿತಾನಿ ತತಃ ಕಣ್ಣಿವನಾನಿ ಸಂವೃದ್ಧೌ ತಾನಿ
 ಜಗ್ತುಃ | 8 ತದನ್ಯಾನಿ ಕತಿಪಯಬೀಜಾನಿ ಚ ಭೂಮ್ಯಾಮುತ್ರಮಾಯಾಂ
 ಪೇತುಸ್ತತಸ್ತಾನ್ಯಜ್ಜುರಿಯಿತ್ವಾ ಶತಗುಣಾನಿ ಫಲಾನಿ ಫೇಲುಃ | ಸ ಇಮಾ
 ಕಥಾಂ ಕಥಯಿತ್ವಾ ಪ್ರೋಚ್ಛಿಃ ಪ್ರೋವಾಚ, ಯಸ್ಯ ಶ್ರೋತುಂ ಶ್ರೋತೇ
 ಸ್ತಃ ಸ ಶೃಣೋತು | 9 ತತಃ ಪರಂ ಶಿಷ್ಯಾಸ್ತಂ ಪಪಚ್ಚುರಸ್ಯ ದೃಷ್ಟಾನ್ತಸ್ಯ ಕಿಂ
 ತಾತ್ಪರ್ಯಂ? 10 ತತಃ ಸ ವ್ಯಾಜಹಾರ, ಈಶ್ವರೀಯರಾಜಸ್ಯ ಗುಹ್ಯಾನಿ
 ಜ್ಞಾತುಂ ಯುಷ್ಮಭ್ಯಮಧಿಕಾರೋ ದೀಯತೇ ಕಿನ್ತ್ವನ್ತೇ ಯಥಾ ದೃಷ್ಟಾಪಿ
 ನ ಪಶ್ಯನ್ತಿ ಶ್ರುತ್ವಾಪಿ ಮ ಬುದ್ಧನೇ ಚ ತದರ್ಥಂ ತೇಷಾಂ ಪುರಸ್ತಾತ್ ತಾಃ
 ಸವ್ವಾಃ ಕಥಾ ದೃಷ್ಟಾನ್ತೇನ ಕಥ್ಯಂತೇ | 11 ದೃಷ್ಟಾನ್ತಸ್ಯಾಸ್ಯಾಭಿಪ್ರಾಯಃ,
 ಈಶ್ವರೀಯಕಥಾ ಬೀಜಸ್ವರೂಪಾ | 12 ಯೇ ಕಥಾಮಾತ್ರಂ ಶೃಣ್ವನ್ತಿ
 ಕಿನ್ನು ಪಶ್ಯಾತ್ ವಿಶ್ವಸ್ಯ ಯಥಾ ಪರಿತ್ರಾಣಂ ನ ಪ್ರಾಪ್ನುವನ್ತಿ ತದಾಶಯೇನ
 ಶೈತಾನೀತ್ಯ ಹ್ಯದಯಾತ್ಯ ತಾಂ ಕಥಾಮ್ ಅಪಹರತಿ ತ ಏವ
 ಮಾರ್ಗಪಾರ್ಶ್ವಭೂಮಿಸ್ವರೂಪಾಃ | 13 ಯೇ ಕಥಂ ಶ್ರುತ್ವಾ ಸಾನನ್ದಂ
 ಗೃಹ್ಣನ್ತಿ ಕಿನ್ತ್ವಬಿದ್ಧಮೂಲತಾತ್ ಸ್ವಲ್ಪಕಾಲಮಾತ್ರಂ ಪ್ರತೀತ್ಯ ಪರೀಕ್ಷಾಕಾಲೇ
 ಭ್ರಶ್ಯನ್ತಿ ತಏವ ಪಾಷಾಣಭೂಮಿಸ್ವರೂಪಾಃ | 14 ಯೇ ಕಥಾಂ ಶ್ರುತ್ವಾ
 ಯಾನಿ ವಿಷಯಚಿನ್ತಾಯಾಂ ಧನಲೋಭೇನ ಏಹಿಕಸುಖೇ ಚ ಮಜ್ಜನ್ತ
 ಉಪಯುಕ್ತಫಲಾನಿ ನ ಫಲನ್ತಿ ತ ಏವೋಪವೇಜಕಣ್ಣಿವನಭೂಮಿಸ್ವರೂಪಾಃ | 15
 ಕಿನ್ನು ಯೇ ಶ್ರುತ್ವಾ ಸರಲೈಃ ಶುದ್ಧೈಶ್ಚಾನುಕರಣೈಃ ಕಥಾಂ ಗೃಹ್ಣನ್ತಿ ದೈರ್ಯಮ್
 ಅವಲಮ್ಬ್ಯ ಫಲಾನ್ಯುತ್ಪಾದಯನ್ತಿ ಚ ತ ಏವೋತ್ತಮಮೃತ್ಸ್ಮರೂಪಾಃ |
 16 ಅಪರಂಘ ಪ್ರದೀಪಂ ಪ್ರಜ್ವಲ್ಯ ಕೋಪಿ ಪಾತ್ರೇಣ ನಾಚ್ಚಾದಯತಿ ತಥಾ
 ಖಟ್ಟಾದೋಪಿ ನ ಸ್ಯಾಪಯತಿ, ಕಿನ್ನು ದೀಪಾಧಾರೋಪಯೇವ ಸ್ಯಾಪಯತಿ,
 ತಸ್ಮಾತ್ ಪ್ರವೇಶಕಾ ದೀಪ್ತಿಂ ಪಶ್ಯನ್ತಿ | 17 ಯನ್ನ ಪ್ರಕಾಶಯಿಷ್ಯತೇ ತಾದ್ಯಗ್
 ಅಪ್ರಕಾಶಿತಂ ವಸ್ತು ಕಿಮಪಿ ನಾಸ್ತಿ ಯಚ್ಚ ನ ಸುವ್ಯಕ್ತಂ ಪ್ರಚಾರಯಿಷ್ಯತೇ
 ತಾದ್ಯಗ್ ಗೃಪ್ತಂ ವಸ್ತು ಕಿಮಪಿ ನಾಸ್ತಿ | 18 ಅತೋ ಯೂಯಂ
 ಕೇನ ಪ್ರಕಾರೇಣ ಶೃಣುಥ ತತ್ರ ಸಾವಧಾನಾ ಭವತ, ಯಸ್ಯ ಸಮೀಪೇ
 ಬಿದ್ಧತೇ ತಸ್ಮೈ ಪುನರ್ದಾಸ್ಯತೇ ಕಿನ್ನು ಯಸ್ಯಾಶ್ರಯೇ ನ ಬದ್ಧತೇ ತಸ್ಯ
 ಯದ್ಯದ್ವಿ ತದಪಿ ತಸ್ಮಾತ್ ನೇಷ್ಯತೇ | 19 ಅಪರಂಘ ಯೀಶೋ ಮಾರ್ಗತಾ
 ಭ್ರಾತರಶ್ಚ ತಸ್ಯ ಸಮೀಪಂ ಜಿಗಮಿಷವಃ 20 ಕಿನ್ನು ಜನತಾಸಮ್ಪ್ರಾಧಾತ್
 ತತ್ಸನ್ನಿಧಿಂ ಪ್ರಾಪ್ತುಂ ನ ಶೇಕುಃ | ತತ್ತಶ್ಚಾತ್ ತವ ಮಾತಾ ಭ್ರಾತರಶ್ಚ
 ತ್ವಾಂ ಸಾಕ್ಷಾತ್ ಚಿರೀರ್ಷನೆಂದ್ರೋ ಬಹಿಸ್ಸಿಷ್ಯನತೀತಿ ವಾರ್ತಾಯಾಂ ತಸ್ಮೈ
 ಕಥಿತಾಯಾಂ 21 ಸ ಪ್ರತ್ಯುವಾಚ; ಯೇ ಜನಾ ಈಶ್ವರಸ್ಯ ಕಥಾಂ ಶ್ರುತ್ವಾ
 ತದನುರೂಪಮಾಚರನ್ತಿ ತಏವ ಮಮ ಮಾತಾ ಭ್ರಾತರಶ್ಚ | 22 ಅನನ್ತರಂ
 ಏಕದಾ ಯೀಶುಃ ಶಿಷ್ಯೈಃ ಸಾರ್ಧಂ ನಾವಮಾರುಹ್ಯ ಜಗಾದ, ಆಯಾತ
 ವಯಂ ಹ್ರದಸ್ಯ ಪಾರಂ ಯಾಮಃ, ತತಸ್ತೇ ಜಗ್ಮುಃ | 23 ತೇಷು ನೇಕಾಂ

ವಾಹಯತ್ನ ಸ ನಿದದ್ರೆ; 24 ಅಥಾಕಸ್ಮಾತ್ ಪ್ರಬಲರುಚ್ಯುಗಮಾದ್
 ಹ್ರದೇ ನೌಕಾಯಾಂ ತರಜ್ಞಿರಾಭ್ಯನ್ನಾಯಾಂ ವಿಪತ್ ತಾನ್ ಜಗ್ರಾಸ |
 ತಸ್ಮಾದ್ ಯೀಶೋರನಿಕಂ ಗತ್ತಾ ಹೇ ಗುರೋ ಹೇ ಗುರೋ ಪ್ರಾಣಾ ನೋ
 ಯಾನ್ವೀತಿ ಗದಿತ್ತಾ ತಂ ಜಾಗರಯಾಮ್ಯಭೂಮಃ | ತದಾ ಸ ಉತ್ಥಾಯ
 ವಾಯುಂ ತರಜ್ಞಂಶ್ಚ ತರ್ಜಯಾಮಾಸ ತಸ್ಮಾದುಭೌ ನಿವೃತ್ತ ಸ್ಥಿರೌ
 ಬಭೂವತುಃ | 25 ಸ ತಾನ್ ಬಭಾಷೇ ಯುಷ್ಮಾಕಂ ವಿಶ್ವಾಸಃ ಕ? ತಸ್ಮಾತ್ತೇ
 ಭೀತಾ ವಿಸ್ತಿತಾಶ್ಚ ಪರಸ್ಪರಂ ಜಗದುಃ, ಅಹೋ ಕೀದಗ್ರಯಂ ಮನುಜಃ
 ಪವನಂ ಪಾನೀಯಂಚ್ಯುದಿಶತಿ ತದುಭಯಂ ತದಾದೇಶಂ ವಹತಿ | 26 ತತಃ
 ಪರಂ ಗಾಲೀಲ್ವದೇಶಸ್ಯ ಸಮ್ಯುಖಸ್ಥಗಿದೇರೀಯಪ್ರದೇಶೇ ನೌಕಾಯಾಂ
 ಲಗನ್ತಾಂ ತಟೀವರೋಹಮಾವಾದ್ 27 ಬಹುತಿಥಕಾಲಂ ಭೂತಗ್ರಸ್ತ
 ಏಕೋ ಮಾನುಷಃ ಪುರಾದಾಗತ್ಯ ತಂ ಸಾಕ್ಷಾಚ್ಚಕಾರ | ಸ ಮನುಷೋ
 ವಾಸೋ ನ ಪರಿದಧತ್ ಗೃಹೇ ಚ ನ ವಸನ್ ಕೇವಲಂ ಶ್ರುಶಾನಮ್
 ಅಧ್ಯವಾಸ | 28 ಸ ಯೀಶುಂ ದೃಷ್ಟ್ವೈವ ಚೀಚ್ಚಬ್ಧಂ ಚಕಾರ ತಸ್ಯ
 ಸಮ್ಯುಖೇ ಪತಿತ್ತಾ ಪ್ರೋಚ್ಛೈರ್ಜಗಾದ ಚ, ಹೇ ಸರ್ವಪ್ರಧಾನೇಶ್ವರಸ್ಯ ಪುತ್ರ,
 ಮಯಾ ಸಹ ತವ ಕಃ ಸಮ್ಯುನ್ಃ? ತ್ವಯಿ ವಿನಯಂ ಕರೋಮಿ ಮಾಂ
 ಮಾ ಯಾತಯ | 29 ಯತಃ ಸ ತಂ ಮಾನುಷಂ ತ್ಯಕ್ತ್ವಾ ಯಾತುಮ್
 ಅಮೇಧ್ಯಭೂತಮ್ ಆದಿದೇಶ; ಸ ಭೂತಸ್ತಂ ಮಾನುಷಮ್ ಅಸಕ್ಯದ್
 ದಧಾರ ತಸ್ಮಾಲ್ಲೋಕಾಃ ಶ್ರುಜ್ಜಲೇನ ನಿಗಡೇನ ಚ ಬಬನ್ಃ; ಸ ತದ್ ಭಂಕ್ತ್ವಾ
 ಭೂತವಶತ್ವಾತ್ ಮಧ್ಯೇಪ್ಯಾನ್ತರಂ ಯಯೌ | 30 ಅನನ್ತರಂ ಯೀಶುಸ್ತಂ
 ಪಪ್ರಚ್ಛ ತವ ಕಿನ್ಯಾಮ್? ಸ ಉವಾಚ, ಮಮ ನಾಮ ಬಾಹಿನೋ ಯತೋ
 ಬಹವೋ ಭೂತಾಸ್ತಮಾಶಿಶ್ರಿಯುಃ | 31 ಅಥ ಭೂತಾ ವಿನಯೇನ ಜಗದುಃ,
 ಗಭೀರಂ ಗರ್ತಂ ಗನ್ತುಂ ಮಾಜ್ಞಾಪಯಾಸ್ಮಾನ್ | (Abyssos g12) 32 ತದಾ
 ಪರ್ವತೋಪರಿ ವರಾಹವಜ್ರಶ್ಚರತಿ ತಸ್ಮಾದ್ ಭೂತಾ ವಿನಯೇನ ಪ್ರೋಚುಃ,
 ಅಮುಂ ವರಾಹವಜ್ರಮ್ ಆಶ್ರಯಿತುಮ್ ಅಸ್ಮಾನ್ ಅನುಜಾನೀಹಿ;
 ತತಃ ಸೋನುಜ್ಞೌ | 33 ತತಃ ಪರಂ ಭೂತಾಸ್ತಂ ಮಾನುಷಂ
 ವಿಹಾಯ ವರಾಹವಜ್ರಮ್ ಆಶಿಶ್ರಿಯುಃ ವರಾಹವಜ್ರಾಶ್ಚ ತತ್ಕ್ಷಣಾತ್
 ಕಟಿಕೇನ ಧಾವನ್ನೋ ಹ್ರದೇ ಪ್ರಾಣಾನ್ ವಿಜ್ಯಹುಃ | 34 ತದ್ ದೃಷ್ಟ್ವಾ
 ಶೂಕರರಕ್ಷಕಾಃ ಪಲಾಯಮಾನಾ ನಗರಂ ಗ್ರಾಮ್ಯು ಗತ್ತಾ ತತ್ಪರ್ವತಾನ್ತಂ
 ಕಥಯಾಮಾಸುಃ | 35 ತತಃ ಕಿಂ ವ್ರತಮ್ ಏತದ್ಧರ್ಷನಾರ್ಥಂ ಲೋಕಾ
 ನಿಗತ್ಯ ಯೀಶೋಃ ಸಮೀಪಂ ಯಯುಃ, ತಂ ಮಾನುಷಂ ತ್ಯಕ್ತಭೂತಂ
 ಪರಿಹಿತವಸ್ತುಂ ಸ್ವಸ್ಥಮಾನುಷವದ್ ಯೀಶೋಶ್ಚರಣಸನ್ನಿಧೌ ಸೂಪವಿಶನ್ತಂ
 ವಿಲೋಕ್ಯ ಬಿಭ್ಯುಃ | 36 ಯೇ ಲೋಕಾಸ್ತಸ್ಯ ಭೂತಗ್ರಸ್ತಸ್ಯ ಸ್ವಾಸ್ಥ್ಯಕರಣಂ
 ದದ್ಯುಶುಸ್ತೇ ತೇಭ್ಯಃ ಸರ್ವವೃತ್ತಾನ್ತಂ ಕಥಯಾಮಾಸುಃ | 37 ತದನನ್ತರಂ
 ತಸ್ಯ ಗಿದೇರೀಯಪ್ರದೇಶಸ್ಯ ಚತುರ್ಧಿಕ್ವಾ ಬಹವೋ ಜನಾ ಅತಿತ್ರಸ್ತಾ
 ವಿನಯೇನ ತಂ ಜಗದುಃ, ಭವಾನ್ ಅಸ್ಮಾಕಂ ನಿಕಟಾದ್ ವ್ರಜತು
 ತಸ್ಮಾತ್ ಸ ನಾವಮಾರುಹ್ಯ ತತೋ ವ್ಯಾಘುಟೈ ಜಗಾಮ | 38
 ತದಾನೀಂ ತ್ಯಕ್ತಭೂತಮನುಜಸ್ಯೇನ ಸಹ ಸ್ಥಾತುಂ ಪ್ರಾರ್ಥಯಾನ್ವುಕ್ತೇ
 39 ಕಿನ್ನು ತದರ್ಥಮ್ ಈಶ್ವರಃ ಕೀದೃಜ್ಯಹಾಕರ್ಮ್ಯ ಕೃತವಾನ್ ಇತಿ
 ನಿವೇಶನಂ ಗತ್ತಾ ವಿಜ್ಞಾಪಯ, ಯೀಶುಃ ಕಥಾಮೇತಾಂ ಕಥಯಿತ್ತಾ
 ತಂ ವಿಸಸರ್ಜ | ತತಃ ಸ ವ್ರಜಿತ್ತಾ ಯೀಶುಸ್ತದರ್ಥಂ ಯನ್ನಹಾಕರ್ಮ್ಯ
 ಚಕಾರ ತತ್ ಪುರಸ್ಯ ಸರ್ವತ್ರ ಪ್ರಕಾಶಯಿತುಂ ಪ್ರಾರೇಭೇ | 40 ಅಥ
 ಯೇಶೌ ಪರಾವೃತ್ತಾಗತೇ ಲೋಕಾಸ್ತಂ ಆದರೇಣ ಜಗೃಹು ಯಸ್ಮಾತ್ತೇ
 ಸರ್ವೇ ತಮಪೇಕ್ಷಾನ್ವುಕ್ತೀರೇ | 41 ತದನನ್ತರಂ ಯಾಯೀರ್ನಾಮೋ

ಭಜನಗೇಹಸ್ಯೈಕೋದಿಪ ಆಗತ್ಯ ಯೀಶೋಶ್ಚರಣಯೋಃ ಪತಿತ್ತಾ
 ಸ್ವನಿವೇಶನಾಗಮನಾರ್ಥಂ ತಸ್ಮಿನ್ ವಿನಯಂ ಚಕಾರ, 42 ಯತಸ್ತಸ್ಯ
 ದ್ವಾದಶವರ್ಷವಯಸ್ಯಾ ಕನ್ಯೈಕಾಸೀತ್ ಸಾ ಮೃತಕಲ್ಪಾಭವತ್ | ತತಸ್ತಸ್ಯ
 ಗಮನಕಾಲೇ ಮಾರ್ಗೇ ಲೋಕಾನಾಂ ಮಹಾನ್ ಸಮಾಗಮೋ ಬಭೂವ |
 43 ದ್ವಾದಶವರ್ಷಾಣಿ ಪ್ರದರರೋಗಗ್ರಸ್ತಾ ನಾನಾ ವೈದ್ಯೈಶ್ಚಿಕಿತ್ಸಿತಾ ಸರ್ವಸ್ತಂ
 ವ್ಯಯಿತ್ತಾಪಿ ಸ್ವಾಸ್ಥ್ಯಂ ನ ಪ್ರಾಪ್ತಾ ಯಾ ಯೋಷಿತಾ ಸಾ ಯೀಶೋಃ
 ಪಶ್ಚಾದಾಗತ್ಯ ತಸ್ಯ ವಸ್ತ್ರಗ್ನಿಂ ಪಸ್ಪರ್ಶ | 44 ತಸ್ಮಾತ್ ತತ್ಕ್ಷಣಾತ್ ತಸ್ಮಾ
 ರಕ್ತಸ್ರಾವೋ ರುದ್ಧಃ | 45 ತದಾನೀಂ ಯೀಶುರವದತ್ ಕೇನಾಹಂ ಸ್ಪೃಷ್ಟಃ?
 ತತೋಽನೇಕೈರನಭೀಕೃತೇ ಪಿತರಸ್ತಸ್ಯ ಸಜ್ಜಿನಶ್ಚಾವದನ್, ಹೇ ಗುರೋ
 ಲೋಕಾ ನಿಕಟಸ್ಯಾ ಸನ್ನಸ್ತವ ದೇಹೇ ಘರ್ಷಯನ್ವಿ, ತಥಾಪಿ ಕೇನಾಹಂ
 ಸ್ಪೃಷ್ಟಇತಿ ಭವಾನ್ ಕುತಃ ಪೃಚ್ಛತಿ? 46 ಯೀಶುಃ ಕಥಯಾಮಾಸ,
 ಕೇನಾಪ್ಯಹಂ ಸ್ಪೃಷ್ಟೋ, ಯತೋ ಮತ್ತಃ ಶಕ್ತಿ ನಿರ್ಗತೇತಿ ಮಯಾ
 ನಿಶ್ಚಿತಮಜ್ಞಾಯಿ | 47 ತದಾ ಸಾ ನಾರೀ ಸ್ತಯಂ ನ ಗುಪ್ತೇತಿ ವಿದಿತ್ತಾ
 ಕಮ್ಯಮಾನಾ ಸತೀ ತಸ್ಯ ಸಮ್ಯುಖೇ ಪಪಾತ; ಯೇನ ನಿಮಿತ್ತೇನ ತಂ
 ಪಸ್ಪರ್ಶ ಸ್ಪರ್ಶಮಾತ್ರಾಚ್ಚ ಯೇನ ಪ್ರಕಾರೇಣ ಸ್ವಸ್ಥಾಭವತ್ ತತ್ ಸರ್ವಂ
 ತಸ್ಯ ಸಾಕ್ಷಾದಾಚಖ್ಯೌ | 48 ತತಃ ಸ ತಾಂ ಜಗಾದ ಹೇ ಕನ್ಯೇ ಸುಸ್ಥಿರಾ ಭವ,
 ತವ ವಿಶ್ವಾಸಸ್ತಾಂ ಸ್ವಸ್ಥಾಮ್ ಅಕಾರ್ಷೀತ್ ತ್ವಂ ಕ್ಷೇಮೇಣ ಯಾಹಿ | 49
 ಯೀಶೋರೇತದ್ವ್ಯಕ್ತವದನಕಾಲೇ ತಸ್ಯಾಧಿಪತೇ ನಿರ್ವೇಶನಾತ್ ಕಶ್ಚಿಲ್ಲೋಕ
 ಆಗತ್ಯ ತಂ ಬಭಾಷೇ, ತವ ಕನ್ಯಾ ಮೃತಾ ಗುರುಂ ಮಾ ಕ್ಷಿಶಾನ್ | 50
 ಕಿನ್ನು ಯೀಶುಸ್ತದಾಕರ್ಣ್ಯಾಧಿಪತಿಂ ವ್ಯಾಜಹಾರ, ಮಾ ಭೈಷೀಃ ಕೇವಲಂ
 ವಿಶ್ವಸಿಹಿ ತಸ್ಮಾತ್ ಸಾ ಜೀವಿಷ್ಯತಿ | 51 ಅಥ ತಸ್ಯ ನಿವೇಶನೇ ಪ್ರಾಪ್ತೇ
 ಸ ಪಿತರಂ ಯೋಹನಂ ಯಾಕೂಬಜ್ಯ ಕನ್ಯಾಯಾ ಮಾತರಂ ಪಿತರಜ್ಯ
 ವಿನಾ, ಅನ್ಯಂ ಕಜ್ಯಾನ್ ಪ್ರವೇಷ್ಟುಂ ವಾರಯಾಮಾಸ | 52 ಅಪರಜ್ಯ ಯೇ
 ರುದನ್ನಿ ವಿಲಪನ್ವಿ ಚ ತಾನ್ ಸರ್ವಾನ್ ಜನಾನ್ ಉವಾಚ, ಯೂಯಂ ಮಾ
 ರೋದಿಷ್ಯ ಕನ್ಯಾ ನ ಮೃತಾ ನಿಧಾತಿ | 53 ಕಿನ್ನು ಸಾ ನಿಶ್ಚಿತಂ ಮೃತೇತಿ
 ಜ್ಞಾತ್ತಾ ತೇ ತಮುಪಜಹಸುಃ | 54 ಪಶ್ಚಾತ್ ಸ ಸರ್ವಾನ್ ಬಹಿಃ ಕೃತ್ವಾ
 ಕನ್ಯಾಯಾಃ ಕರೌ ಧೃತ್ವಾಜುಹುವೇ, ಹೇ ಕನ್ಯೇ ತ್ವಮತಿಷ್ಯ, 55 ತಸ್ಮಾತ್
 ತಸ್ಯಾಃ ಪ್ರಾಣೇಷು ಪುನರಾಗತೇಷು ಸಾ ತತ್ಕ್ಷಣಾದ್ ಉತ್ಸ್ರಾಂತಾ | ತದಾನೀಂ
 ತಸ್ಯೈ ಕಿನ್ಯೈದ್ ಭಕ್ತಂ ದಾತುಮ್ ಆದಿದೇಶ | 56 ತತಸ್ತಸ್ಯಾಃ ಪಿತರೌ
 ವಿಸ್ಮಯಂ ಗತೌ ಕಿನ್ನು ಸ ತಾವಾದಿದೇಶ ಘಟನಾಯಾ ಏತಸ್ಯಾಃ ಕಥಾಂ
 ಕಸ್ಯೈಚಿದಪಿ ಮಾ ಕಥಯತಂ |

9 ತತಃ ಪರಂ ಸ ದ್ವಾದಶಶಿಷ್ಯಾನಾಹೂಯ ಭೂತಾನ್ ತ್ಯಾಜಯಿತುಂ
 ರೋಗಾನ್ ಪ್ರತಿಕರ್ತುಮ್ ತೇಭ್ಯಃ ಶಕ್ತಿಮಾಧಿಪತ್ಯಜ್ಯ ದದೌ |
 2 ಅಪರಜ್ಯ ಈಶ್ವರೀಯರಾಜ್ಯಸ್ಯ ಸುಸಂವಾದಂ ಪ್ರಕಾಶಯಿತುಮ್
 ರೋಗೀಣಾಮಾರೋಗ್ಯಂ ಕರ್ತುಮ್ ಪ್ರೇರಣಕಾಲೇ ತಾನ್ ಜಗಾದ | 3
 ಯಾತ್ರಾರ್ಥಂ ಯಷ್ಟಿ ವಸ್ತ್ರಪುಟಕಂ ಭಕ್ತಂ ಮುದ್ರಾ ದ್ವಿತೀಯವಸ್ತ್ರಮ್,
 ಏಷಾಂ ಕಿಮಪಿ ಮಾ ಗೃಹ್ಣೀತ | 4 ಯೂಯಜ್ಯ ಯನ್ನಿವೇಶನಂ
 ಪ್ರವಿಶಥ ನಗರತ್ಯಾಗಪರ್ಯಂತಂ ತನ್ನಿವೇಶನೇ ತಿಷ್ಠತ | 5 ತತ್ರ
 ಯದಿ ಕಸ್ಯಚಿತ್ ಪುರಸ್ಯ ಲೋಕಾ ಯುಷ್ಮಾಕಮಾತಿಥ್ಯಂ ನ ಕುರ್ವನ್ವಿ
 ತರ್ಹಿ ತಸ್ಮಾನ್ನಗರಾದ್ ಗಮನಕಾಲೇ ತೇಷಾಂ ವಿರುದ್ಧಂ ಸಾಕ್ಷಾರ್ಥಂ
 ಯುಷ್ಮಾಕಂ ಪದಧೂಲೀಃ ಸಮೃತಯತ | 6 ಅಥ ತೇ ಪ್ರಸ್ಥಾಯ
 ಸರ್ವತ್ರ ಸುಸಂವಾದಂ ಪ್ರಚಾರಯಿತುಂ ಪೀಡಿತಾನ್ ಸ್ವಸ್ಥಾನ್ ಕರ್ತುಮ್

ಗ್ರಾಮೇಷು ಭ್ರಮಿತುಂ ಪ್ರಾರೇಭಿರೇ | 7 ಏತರ್ಹಿ ಹೇರೋದ್ ರಾಜಾ
ಯೇಶೋಃ ಸರ್ವಕರ್ಮಣಾಂ ವಾರ್ತಾಂ ಶ್ರುತ್ವಾ ಭೃಶಮುದ್ವಿವಿಜೇ 8
ಯತಃ ಕೇಚಿದೂಚುರ್ಯೋಹನ್ ಶ್ರುಶಾನಾದುದತಿಷ್ಠತ್ | ಕೇಚಿದೂಚುಃ,
ಏಲಿಯೋ ದರ್ಶನಂ ದತ್ತವಾನ್; ಏವಮನ್ಯಲೋಕಾ ಊಚುಃ
ಪೂರ್ವೀಯಃ ಕಶ್ಚಿದ್ ಭವಿಷ್ಯದ್ವಾದೀ ಸಮುತ್ಥಿತಃ | 9 ಕಿನ್ನು ಹೇರೋದಮಾಚ
ಯೋಹನಃ ಶಿರೋಹಮಛಿನದಮ್ ಇದಾನೀಂ ಯಸ್ಯೇದ್ಯಕ್ಯಮ್ಣಣಾಂ
ವಾರ್ತಾಂ ಪ್ರಾಪ್ನೋಮಿ ಸ ಕಃ? ಅಥ ಸ ತಂ ದ್ರಷ್ಟುಮ್ ಏಚ್ಛತ್ | 10
ಅನನ್ದರಂ ಪ್ರೇರಿತಾಃ ಪ್ರತ್ಯಾಗ್ಕೃತ್ಯ ಯಾನಿ ಯಾನಿ ಕರ್ಮಾಣಿ ಚಕ್ರಸ್ತಾನಿ
ಯೇಶವೇ ಕಥಯಾಮಾಸುಃ ತತಃ ಸ ತಾನ್ ಬೈತ್ಯೈದಾನಾಮಕನಗರಸ್ಯ
ವಿಜನಂ ಸ್ಥಾನಂ ನೀತ್ಯಾ ಗುಪ್ತಂ ಜಗಾಮ | 11 ಪಶ್ಚಾತ್ ಲೋಕಾಸ್ತದ್ ವಿದಿತ್ವಾ
ತಸ್ಯ ಪಶ್ಚಾದ್ ಯಯುಃ; ತತಃ ಸ ತಾನ್ ನಯನ್ ಈಶ್ವರೀಯರಾಜಸ್ಯ
ಪ್ರಸಜ್ಗಮುಕ್ತವಾನ್, ಯೇಷಾಂ ಚಿಕ್ರಿತ್ಯಯಾ ಪ್ರಯೋಜನಮ್ ಆಸೀತ್
ತಾನ್ ಸ್ತಸ್ಮಾನ್ ಚಕಾರ ಚ | 12 ಅಪರಂ ದಿವಾವಸನ್ನೇ ಸತಿ
ದ್ವಾದಶಶಿಷ್ಯಾ ಯೇಶೋರನೈಕಮ್ ಏತತ್ ಕಥಯಾಮಾಸುಃ, ವಯಮತ್ರ
ಪ್ರಾನ್ತರಸ್ಥಾನೇ ತಿಷ್ಠಾಮಃ, ತತೋ ನಗರಾಣಿ ಗ್ರಾಮಾಣಿ ಗತ್ವಾ ವಾಸಸ್ಥಾನಾನಿ
ಪ್ರಾಪ್ಯ ಭಕ್ತದ್ರವ್ಯಾಣಿ ಕ್ಷೇತುಂ ಜನನಿವಹಂ ಭವಾನ್ ವಿಸೃಜತು | 13
ತದಾ ಸ ಉವಾಚ, ಯೂಯಮೇವ ತಾನ್ ಭೇಜಯದ್ಧುಃ; ತತಸ್ತೇ
ಪ್ರೋಚುರಸ್ಮಾಕಂ ನಿಕಟೇ ಕೇವಲಂ ಪಞ್ಚ ಪೂಷಾ ದ್ವೌ ಮತ್ಸ್ಯೈ
ಚ ವಿದ್ಯಂತೇ, ಅತಃಪ ಸ್ಥಾನಾನ್ತರಮ್ ಇತ್ಯಾ ನಿಮಿತ್ತಮೇತೇಷಾಂ
ಭಕ್ತದ್ರವ್ಯೇಷು ನ ಕ್ರೀತೇಷು ನ ಭವತಿ | 14 ತತ್ರ ಪ್ರಾಯೇಣ
ಪಞ್ಚಸಹಸ್ರಾಣಿ ಪುರುಷಾ ಅಸನ್ | 15 ತದಾ ಸ ಶಿಷ್ಯಾನ್ ಜಗಾದ
ಪಞ್ಚಾಶತ್ ಪಞ್ಚಾಶಜ್ಜನ್ಯಃ ಪಂಕ್ತೀಕೃತ್ಯ ತಾನುಪವೇಶಯತ, ತಸ್ಮಾತ್ ತೇ
ತದನುಸಾರೇಣ ಸರ್ವಲೋಕಾನುಪವೇಶಯಾಪಾಸುಃ | 16 ತತಃ ಸ ತಾನ್
ಪಞ್ಚ ಪೂಷಾನ್ ಮೀನದ್ಧಯುಞ್ಚ ಗೃಹೀತ್ವಾ ಸ್ವರ್ಗಂ ವಿಲೋಕೈಶ್ಚರಗುಣಾನ್
ಕೀರ್ತಯಾಚ್ಛುಕ್ತೇ ಭಜ್ನ್ಯಾ ಚ ಲೋಕೇಭ್ಯಃ ಪರಿವೇಷಣಾರ್ಥಂ ಶಿಷ್ಯೇಷು
ಸಮರ್ಪಯಾಮ್ಯಭೂವ | 17 ತತಃ ಸರ್ವೇ ಭುಕ್ತ್ವಾ ತೃಪ್ತಿಂ ಗತಾ
ಅವಶಿಷ್ಯಾನ್ಯಾ ದ್ವಾದಶ ಡಲಕಾನ್ ಸಂಜಗ್ಮುಃ | 18 ಅಥೈಕದಾ
ನಿರ್ಜನೇ ಶಿಷ್ಯೈಃ ಸಹ ಪ್ರಾರ್ಥನಾಕಾಲೇ ತಾನ್ ಪಪ್ಲಚ್ಛ, ಲೋಕಾ
ಮಾಂ ಕಂ ವದನ್ತಿ? 19 ತತಸ್ತೇ ಪ್ರಾಚುಃ, ತ್ವಾಂ ಯೋಹನ್ತಜ್ಜಕಂ
ವದನ್ತಿ; ಕೇಚಿತ್ ತ್ವಾಮ್ ಏಲಿಯಂ ವದನ್ತಿ, ಪೂರ್ವಕಾಲಿಕಃ ಕಶ್ಚಿದ್
ಭವಿಷ್ಯದ್ವಾದೀ ಶ್ರುಶಾನಾದ್ ಉದತಿಷ್ಠತ್ ಇತ್ಯಪಿ ಕೇಚಿದ್ ವದನ್ತಿ | 20
ತದಾ ಸ ಉವಾಚ, ಯೂಯಂ ಮಾಂ ಕಂ ವದಥ? ತತಃ ಪಿತರ
ಉಕ್ತವಾನ್ ತ್ವಮ್ ಈಶ್ವರಾಭಿಷಿಕ್ತಃ ಪುರುಷಃ | 21 ತದಾ ಸ ತಾನ್
ದೃಢಮಾದಿದೇಶ, ಕಥಾಮೇತಾಂ ಕಸ್ಮೈಚಿದಪಿ ಮಾ ಕಥಯತ | 22
ಸ ಪುನರುವಾಚ, ಮನುಷ್ಯಪುತ್ರೇಣ ವಹುಯಾತನಾ ಭೋಕ್ತವ್ಯಾಃ
ಪ್ರಾಚೀನಲೋಕೈಃ ಪ್ರಧಾನಯಾಜಕೈರಧ್ಯಾಪಕೈಶ್ಚ ಲೋವಜ್ಞಾಯ ಹಸ್ತವ್ಯಃ
ಕಿನ್ನು ತೃತೀಯದಿವಸೇ ಶ್ರುಶಾನಾತ್ ತೇನೋತ್ಥಾತವ್ಯಮ್ | 23 ಅಪರಂ ಸ
ಸರ್ವಾಸನುವಾಚ, ಕಶ್ಚಿದ್ ಯದಿ ಮಮ ಪಶ್ಚಾದ್ ಗನ್ತುಂ ವಾಞ್ಞತಿ ತರ್ಹಿ ಸ ಸ್ವಂ
ದಾಮ್ಯತು, ದಿನೇ ದಿನೇ ಕ್ರಶಂ ಗೃಹೀತ್ವಾ ಚ ಮಮ ಪಶ್ಚಾದಾಗಚ್ಛತು | 24
ಯತೋ ಯಃ ಕಶ್ಚಿತ್ ಸ್ವಪ್ನಾಣಾನ್ ರಿರಕ್ತಿಷತಿ ಸ ತಾನ್ ಹಾರಯಿಷ್ಯತಿ, ಯಃ
ಕಶ್ಚಿನ್ ಮದರ್ಥಂ ಪ್ರಾಣಾನ್ ಹಾರಯಿಷ್ಯತಿ ಸ ತಾನ್ ರಕ್ತಿಷ್ಯತಿ | 25 ಕಶ್ಚಿದ್
ಯದಿ ಸರ್ವಂ ಜಗತ್ ಪ್ರಾಪ್ನೋತಿ ಕಿನ್ನು ಸ್ವಪ್ರಾಣಾನ್ ಹಾರಯತಿ ಸ್ವಯಂ
ವಿನಶ್ಯತಿ ಚ ತರ್ಹಿ ತಸ್ಯ ಕೋ ಲಾಭಃ? 26 ಪುನರ್ಯಃ ಕಶ್ಚಿನ್ ಮಾಂ ಮಮ

ವಾಕ್ಯಂ ವಾ ಲಜ್ಜಾಸ್ವದಂ ಜಾನಾತಿ ಮನುಷ್ಯಪುತ್ರೋ ಯದಾ ಸ್ವಸ್ಯ ಪಿತುಶ್ಚ
ಪವಿತ್ರಾಣಾಂ ದೂತಾನಾಞ್ಚ ತೇಜೋಭಿಃ ಪರಿವೇಷ್ವಿತ ಆಗಮಿಷ್ಯತಿ ತದಾ
ಸೋಪಿ ತಂ ಲಜ್ಜಾಸ್ವದಂ ಜ್ಞಾಸ್ಯತಿ | 27 ಕಿನ್ನು ಯುಷ್ಮಾನಹಂ ಯಥಾರ್ಥಂ
ವದಾಮಿ, ಈಶ್ವರೀಯರಾಜತ್ವಂ ನ ದೃಷ್ಟವಾ ಮೃತ್ಯುಂ ನಾಸ್ತಾದಿಷ್ಯಂತೇ,
ಏತಾದೃಶಾಃ ಕಿಯನ್ತೋ ಲೋಕಾ ಅತ್ರ ಸ್ಥನೇಽಪಿ ದಕ್ಷಾಯಮಾನಾಃ
ಸನ್ತಿ | 28 ಏತದಾಖ್ಯಾನಕಥನಾತ್ ಪರಂ ಪ್ರಾಯೇಣಾಷ್ಟಮ ದಿನೇಷು
ಗತೇಷು ಸ ಪಿತರಂ ಯೋಹನಂ ಯಾಕೂಬಞ್ಚ ಗೃಹೀತ್ವಾ ಪ್ರಾರ್ಥಯಿತುಂ
ಪರ್ವತಮೇಕಂ ಸಮಾರುರೋಹ | 29 ಅಥ ತಸ್ಯ ಪ್ರಾರ್ಥನಕಾಲೇ ತಸ್ಯ
ಮುಖಾಕೃತಿರನ್ಯರೂಪಾ ಜಾತಾ, ತದೀಯಂ ವಸ್ತುಮುಜ್ಜಲಶುಕ್ಲಂ ಜಾತಂ |
30 ಅಪರಂ ಮೂಸಾ ಏಲಿಯಶ್ಲೋಭಾ ತೇಜಸಿನೌ ದೃಷ್ಟ್ವಾ 31 ತೌ ತೇನ
ಯಿರೂಶಾಲಮ್ಬರೇ ಯೋ ಮೃತ್ಯುಃ ಸಾದಿಷ್ಯತೇ ತದೀಯಾಂ ಕಥಾಂ
ತೇನ ಸಾರ್ಥಂ ಕಥಯಿತುಮ್ ಆರೇಭಾತೇ | 32 ತದಾ ಪಿತರಾದಯಃ
ಸ್ವಸ್ಯ ಸಜ್ಜಿನೋ ನಿಧಯಾಕೃಷ್ಟಾ ಅಸನ್ ಕಿನ್ನು ಜಾಗರಿತ್ವಾ ತಸ್ಯ ತೇಜಸಿನ
ಸಾರ್ಥಮ್ ಉತ್ಪಿಷ್ಯಂತಿ ಜನೌ ಚ ದದೃಶುಃ | 33 ಅಥ ತಯೋರಭಯೋ
ಗಮನಕಾಲೇ ಪಿತರೋ ಯೇಶುಂ ಬಭಾಷೇ, ಹೇ ಗುರೋಽಸ್ಮಾಕಂ
ಸ್ಥಾನೇಽಸ್ಮಿನ್ ಸ್ಥಿತಿಃ ಶುಭಾ, ತತ ಏಕಾ ತ್ವದರ್ಥಾ, ಏಕಾ ಮೂಸಾರ್ಥಾ, ಏಕಾ
ಏಲಿಯಾರ್ಥಾ, ಇತಿ ತಿಸ್ಯಃ ಕುಟ್ಮೋಸ್ತಾಭಿ ನಿರ್ಮೀಯಂತಾಂ, ಇಮಾಂ
ಕಥಾಂ ಸ ನ ವಿವಿಚ್ಛಿ ಕಥಯಾಮಾಸ | 34 ಅಪರಂ ತದಾಕೃತ್ವದನಕಾಲೇ
ಪಯೋದ ಏಕ ಆಗತ್ಯ ತೇಷಾಮುಪರಿ ಛಾಯಾಂ ಚಕಾರ, ತತಸ್ತನ್ನದ್ಯೇ
ತಯೋಃ ಪ್ರವೇಶಾತ್ ತೇ ಶಶಜ್ಜಿರೇ | 35 ತದಾ ತಸ್ಮಾತ್ ಪಯೋದಾದ್
ಇಯಮಾಕಾಶೀಯಾ ವಾಣೀ ನಿರ್ಜಗಾಮ, ಮಮಾಯಂ ಪ್ರಿಯಃ ಪುತ್ರ
ಏತಸ್ಯ ಕಥಾಯಾಂ ಮನೋ ನಿಧತ್ತ | 36 ಇತಿ ಶಬ್ದೇ ಜಾತೇ ತೇ
ಯೇಶುಮೇಕಾಕಿನಂ ದದೃಶುಃ ಕಿನ್ನು ತೇ ತದಾನೀಂ ತಸ್ಯ ದರ್ಶನಸ್ಯ
ವಾಚಮೇಕಾಮಪಿ ನೋಕ್ತ್ವಾ ಮನಃಸು ಸ್ಥಾಪಯಾಮಾಸುಃ | 37 ಪರೇಽಹನಿ
ತೇಷು ತಸ್ಮಾಚ್ಛೈಲಾದ್ ಅವರೂಢೇಷು ತಂ ಸಾಕ್ಷಾತ್ ಕರ್ತುಂ ಬಹವೋ
ಲೋಕಾ ಅಜಗ್ಮುಃ | 38 ತೇಷಾಂ ಮಧ್ಯಾದ್ ಏಕೋ ಜನ ಉಚ್ಛೈರುವಾಚ,
ಹೇ ಗುರೋ ಅಹಂ ವಿನಯಂ ಕರೋಮಿ ಮಮ ಪುತ್ರಂ ಪ್ರತಿ ಕೃಪಾದೃಷ್ಟಿಂ
ಕರೋತು, ಮಮ ಸ ಏವೈಕಃ ಪುತ್ರಃ | 39 ಭೂತೇನ ಧೃತಃ ಸನ್
ಸಂ ಪ್ರಸಭಂ ಚೀಚ್ಛಬ್ಧಂ ಕರೋತಿ ತನ್ಮುಖಾತ್ ಘೇಣಾ ನಿರ್ಗಚ್ಛನ್ತಿ ಚ,
ಭೂತ ಇತ್ಯಂ ವಿದಾಯ್ಯ ಕ್ಷಿಪ್ತ್ವಾ ಪ್ರಾಯಶಸ್ತಂ ನ ತ್ಯಜತಿ | 40 ತಸ್ಮಾತ್
ತಂ ಭೂತಂ ತ್ಯಾಜಯಿತುಂ ತವ ಶಿಷ್ಯಸಮೀಪೇ ನ್ಯವೇದಯಂ ಕಿನ್ನು
ತೇ ನ ಶೇಕುಃ | 41 ತದಾ ಯೇಶುರವಾದೀತ್, ರೇ ಆವಿಶ್ವಾಸಿನ
ವಿಪಥಗಾಮಿನ್ ವಂಶ ಕತಿಕಾಲಾನ್ ಯುಷ್ಮಾಭಿಃ ಸಹ ಸ್ಥಾಸ್ಥಾಮ್ಯಹಂ
ಯುಷ್ಮಾಕಮ್ ಆಚರಣಾನಿ ಚ ಸಹಿಷ್ಯೇ? ತವ ಪುತ್ರಮಿಹಾನಯ | 42
ತತಸ್ತಸ್ಮಿನ್ನಾಗತಮಾತ್ರೇ ಭೂತಸ್ತಂ ಭೂಮೌ ಪಾತಯಿತ್ವಾ ವಿದದಾರ;
ತದಾ ಯೇಶುಸಮಮೇಧ್ಯಂ ಭೂತಂ ತರ್ಜಯಿತ್ವಾ ಬಾಲಕಂ ಸ್ವಸ್ತಂ ಕೃತ್ವಾ
ತಸ್ಯ ಪಿತರಿ ಸಮರ್ಪಯಾಮಾಸ | 43 ಈಶ್ವರಸ್ಯ ಮಹಾಶಕ್ತಿಮ್ ಇಮಾಂ
ವಿಲೋಕೈ ಸರ್ವೇ ಚಮಚ್ಛಕ್ರುಃ; ಇತ್ಯಂ ಯೇಶೋಃ ಸರ್ವಾಭಿಃ ಕ್ರಿಯಾಭಿಃ
ಸರ್ವೈರ್ಲೋಕೈರಾಶ್ಚಯ್ಯೇ ಮನ್ಯಮಾನೇ ಸತಿ ಸ ಶಿಷ್ಯಾನ್ ಬಭಾಷೇ,
44 ಕಥೇಯಂ ಯುಷ್ಮಾಕಂ ಕರ್ಣೇಷು ಪ್ರವಿಶತು, ಮನುಷ್ಯಪುತ್ರೋ
ಮನುಷ್ಯಾಣಾಂ ಕರೇಷು ಸಮರ್ಪಯಿಷ್ಯತೇ | 45 ಕಿನ್ನು ತೇ ತಾಂ ಕಥಾಂ ನ
ಬುಬುಧಿರೇ, ಸ್ವಪ್ನಾತ್ಪ್ರಾಭಾವಾತ್ ತಸ್ಯಾ ಅಭಿಪ್ರಾಯಸೇಷಾಂ ಬೋಧಗಮ್ಯೋ
ನ ಬಭೂವ; ತಸ್ಯಾ ಅಶಯಃ ಕ ಇತ್ಯಪಿ ತೇ ಭಯಾತ್ ಪ್ರಷ್ಟುಂ ನ

ಶೇಕುಃ | 46 ತದನನ್ತರಂ ತೇಷಾಂ ಮಧ್ಯೇ ಕಃ ಶ್ರೇಷ್ಠಃ ಕಥಾಮೇತಾಂ ಗೃಹೀತ್ವಾ ತೇ ಮಿಥೋ ವಿವಾದಂ ಚಕ್ರಃ | 47 ತತೋ ಯೀಶುಸ್ತೇಷಾಂ ಮನೋಭಿಪ್ರಾಯಂ ವಿಧಿತ್ವಾ ಬಾಲಕಮೇಕಂ ಗೃಹೀತ್ವಾ ಸ್ವಸ್ತ ನಿಕಟೇ ಸ್ಥಾಪಯಿತ್ವಾ ತಾನ್ ಜಗಾದ, 48 ಯೋ ಜನೋ ಮಮ ನಾಮ್ನಾಸ್ಯ ಬಾಲಾಸ್ಯಾತಿಥ್ಯಂ ವಿದಧಾತಿ ಸ ಮಮಾತಿಥ್ಯಂ ವಿದಧಾತಿ, ಯಶ್ಚ ಮಮಾತಿಥ್ಯಂ ವಿದಧಾತಿ ಸ ಮಮ ಪ್ರೇರಕಸ್ಯಾತಿಥ್ಯಂ ವಿದಧಾತಿ, ಯುಷ್ಮಾಕಂ ಮಧ್ಯೇಯಃ ಸ್ವಂ ಸರ್ವ್ವಸ್ಮಾತ್ ಕ್ಷುದ್ರಂ ಜಾನೀತೇ ಸ ಏವ ಶ್ರೇಷ್ಠೋ ಭವಿಷ್ಯತಿ | 49 ಅಪರಃ ಯೋಹನ್ ವ್ಯಾಜಹಾರ ಹೇ ಪ್ರಭೇ ತವ ನಾಮ್ನಾ ಭೂತಾನ್ ತ್ಯಾಜಯಂತಂ ಮಾನುಷಮ್ ಏಕಂ ದೃಷ್ಟವನ್ನೋ ವಯಂ, ಕಿನ್ತ್ವಸ್ಮಾಕಮ್ ಅಪಶ್ಚಾನ್ ಗಾಮಿತ್ವಾತ್ ತಂ ನೃಷೇಧಾಮ್ | ತದಾನೀಂ ಯೀಶುರುವಾಚ, 50 ತಂ ಮಾ ನಿಷೇಧತ, ಯತೋ ಯೋ ಜನೋಸ್ಯಾಕಂ ನ ವಿಪಕ್ಷಃ ಸ ಏವಾಸ್ಯಾಕಂ ಸಪಕ್ಷೋ ಭವತಿ | 51 ಅನನ್ತರಂ ತಸ್ಯಾರೋಹಣಸಮಯ ಉಪಸ್ಥಿತೇ ಸ ಸ್ಥಿರಚೇತಾ ಯಿರೂಶಾಲಮಂ ಪ್ರತಿ ಯಾತ್ರಾಂ ಕರ್ತುಂ ನಿಶ್ಚಿತ್ಯಾಗ್ರೇ ದೂತಾನ್ ಪ್ರೇಷಯಾಮಾಸ | 52 ತಸ್ಮಾತ್ ತೇ ಗತ್ವಾ ತಸ್ಯ ಪ್ರಯೋಜನೀಯದ್ರವ್ಯಾಣಿ ಸಂಗ್ರಹೀತುಂ ಶೋಮಿರೋಣೀಯಾನಾಂ ಗ್ರಾಮಂ ಪ್ರವಿಶುಃ | 53 ಕಿನ್ತು ಸ ಯಿರೂಶಾಲಮಂ ನಗರಂ ಯಾತಿ ತತೋ ಹೇತೋ ಲೋಕಾಸ್ತಸ್ಯಾತಿಥ್ಯಂ ನ ಚಕ್ರಃ | 54 ಅತಃ ಏವ ಯಾಕೂಬ್ಯೋಹನೌ ತಸ್ಯ ಶಿಷ್ಯೌ ತದ್ ದೃಷ್ಟ್ವಾ ಜಗದತುಃ, ಹೇ ಪ್ರಭೋ ಏಲಿಯೋ ಯಥಾ ಚಕಾರ ತಥಾ ವಯಮಪಿ ಕಿಂ ಗಗಣಾದ್ ಆಗನ್ತುಮ್ ಏತಾನ್ ಭಸ್ವೀಕರ್ತುಂ ವಹ್ನಿಮಾಜ್ಞಾಪಯಾಮಃ? ಭವಾನ್ ಕಿಮಿಚ್ಛತಿ? 55 ಕಿನ್ತು ಸ ಮುಖಂ ಪರಾವರ್ತೃ ತಾನ್ ತರ್ಜಯಿತ್ವಾ ಗದಿತವಾನ್ ಯುಷ್ಮಾಕಂ ಮನೋಭಾವಃ ಕಃ, ಇತಿ ಯೂಯಂ ನ ಜಾನೀಥ | 56 ಮನುಜಸತೋ ಮನುಜಾನಾಂ ಪ್ರಾಣಾನ್ ನಾಶಯಿತುಂ ನಾಗಚ್ಛತ್, ಕಿನ್ತು ರಕ್ಷಿತುಮ್ ಆಗಚ್ಛತ್ | ಪಶ್ಚಾದ್ ಇತರಗ್ರಾಮಂ ತೇ ಯಯುಃ | 57 ತದನನ್ತರಂ ಪಥಿ ಗಮನಕಾಲೇ ಜನ ಏಕಸ್ತಂ ಬಭಾಷೇ, ಹೇ ಪ್ರಭೋ ಭವಾನ್ ಯತ್ರ ಯಾತಿ ಭವತಾ ಸಹಾಹಮಪಿ ತತ್ರ ಯಾಸ್ಯಾಮಿ | 58 ತದಾನೀಂ ಯೀಶುಸ್ತಮವಾಚ, ಗೋಮಾಯೂನಾಂ ಗರ್ತ್ವಾ ಆಸತೇ, ವಿಹಾಯಸೀಯವಿಹಗಾನಾಂ ನೀಡಾನಿ ಚ ಸನ್ನಿ, ಕಿನ್ತು ಮಾನವತನಯಸ್ಯ ಶಿರಃ ಸ್ಥಾಪಯಿತುಂ ಸ್ಥಾನಂ ನಾಸ್ತಿ | 59 ತತಃ ಪರಂ ಸ ಇತರಜನಂ ಜಗಾದ, ತ್ವಂ ಮಮ ಪಶ್ಚಾದ್ ಏಹಿ; ತತಃ ಸ ಉವಾಚ, ಹೇ ಪ್ರಭೋ ಪೂರ್ವಂ ಪಿತರಂ ಶ್ರುಶಾನೇ ಸ್ಥಾಪಯಿತುಂ ಮಾಮಾದಿಶತು | 60 ತದಾ ಯೀಶುರುವಾಚ, ಮೃತಾ ಮೃತಾನ್ ಶ್ರುಶಾನೇ ಸ್ಥಾಪಯಂತು ಕಿನ್ತು ತ್ವಂ ಗತ್ವೇಶ್ವರೀಯರಾಜ್ಯಸ್ಯ ಕಥಾಂ ಪ್ರಚಾರಯ | 61 ತತೋನ್ಯಃ ಕಥಯಾಮಾಸ, ಹೇ ಪ್ರಭೋ ಮಯಾಪಿ ಭವತಃ ಪಶ್ಚಾದ್ ಗಂಸ್ತತೇ, ಕಿನ್ತು ಪೂರ್ವಂ ಮಮ ನಿವೇಶನಸ್ಯ ಪರಿಜನಾನಾಮ್ ಅನುಮತಿಂ ಗ್ರಹೀತುಮ್ ಅಹಮಾದಿಶ್ಯೆ ಭವತಾ | 62 ತದಾನೀಂ ಯೀಶುಸ್ತಂ ಪ್ರೋಕ್ತವಾನ್, ಯೋ ಜನೋ ಲಾಜ್ಞಲೇ ಕರಮರ್ಪಯಿತ್ವಾ ಪಶ್ಚಾತ್ ಪಶ್ಯತಿ ಸ ಈಶ್ವರೀಯರಾಜ್ಯಂ ನಾಹತಿ |

10 ತತಃ ಪರಂ ಪ್ರಭುರಪರಾನ್ ಸಪ್ತತಿಷ್ಠಾನ್ ನಿಯುಜ್ಯ ಸ್ವಯಂ ಯಾನಿ ನಗರಾಣಿ ಯಾನಿ ಸ್ಥಾನಾನಿ ಚ ಗಮಿಷ್ಯತಿ ತಾನಿ ನಗರಾಣಿ ತಾನಿ ಸ್ಥಾನಾನಿ ಚ ಪ್ರತಿ ದ್ವೌ ದ್ವೌ ಜನೌ ಪ್ರಹಿತವಾನ್ | 2 ತೇಭ್ಯಃ ಕಥಯಾಮಾಸ ಚ ಶಸ್ತಾನಿ ಬಹೂನೀತಿ ಸತ್ಯಂ ಕಿನ್ತು ಛೇದಕಾ ಅಲ್ಪೇ; ತಸ್ಯಾದ್ಧೇತೋಃ ಶಸ್ತಕೇತ್ರೇ ಛೇದಕಾನ್ ಅಪರಾನಪಿ ಪ್ರೇಷಯಿತುಂ ಕ್ಷೇತ್ರಸ್ತಾಮಿನಂ ಪ್ರಾರ್ಥಯದ್ಧಂ | 3 ಯೂಯಂ ಯಾತ, ಪಶ್ಯತ, ವ್ಯಕಾಣಾಂ ಮಧ್ಯೇ

ಮೇಷಶಾಪಕಾನಿವ ಯುಷ್ಮಾನ್ ಪ್ರಹಿಣೋಮಿ | 4 ಯೂಯಂ ಕ್ಷುದ್ರಂ ಮಹದ್ ವಾ ವಸನಸಮ್ಪುಟಕಂ ಪಾದುಕಾಶ್ಚ ಮಾ ಗೃಹೀತ, ಮಾರ್ಗಮಧ್ಯೇ ಕಮಪಿ ಮಾ ನಮತ ಚ | 5 ಅಪರಃ ಯೂಯಂ ಯದ್ ಯತ್ ನಿವೇಶನಂ ಪ್ರವಿಶಥ ತತ್ರ ನಿವೇಶನಸ್ಯಾಸ್ಯ ಮಜ್ಜಲಂ ಭೂಯಾದಿತಿ ವಾಕ್ಯಂ ಪ್ರಥಮಂ ವದತ | 6 ತಸ್ಮಾತ್ ತಸ್ಮಿನ್ ನಿವೇಶನೇ ಯದಿ ಮಜ್ಜಲಪಾತ್ರಂ ಸ್ಥಾಸ್ಯತಿ ತರ್ಹಿ ತನ್ಮಜ್ಜಲಂ ತಸ್ಯ ಭವಿಷ್ಯತಿ, ನೋಚೇತ್ ಯುಷ್ಮಾನ್ ಪ್ರತಿ ಪರಾವರ್ತಿಷ್ಯತೇ | 7 ಅಪರಃ ತೇ ಯತಿಷ್ಠಿದ್ ದಾಸ್ಯನ್ನಿ ತದೇವ ಭುಕ್ತಾ ಪೀತ್ವಾ ತಸ್ಮಿನ್ವೇಶನೇ ಸ್ಥಾಸ್ಯಥ; ಯತಃ ಕರ್ಮಕಾರೀ ಜನೋ ಭೃತಿಮ್ ಅರ್ಹತಿ; ಗೃಹಾದ್ ಗೃಹಂ ಮಾ ಯಾಸ್ಯಥ | 8 ಅನ್ಯಚ್ಛ ಯುಷ್ಮಾಸು ಕಿಮಪಿ ನಗರಂ ಪ್ರವಿಷ್ಯೇಷು ಲೋಕಾ ಯದಿ ಯುಷ್ಮಾಕಮ್ ಆತಿಥ್ಯಂ ಕರಿಷ್ಯನ್ನಿ, ತರ್ಹಿ ಯತ್ ಖಾದ್ಯಮ್ ಉಪಸ್ಯಾಸ್ಯನ್ನಿ ತದೇವ ಖಾದಿಷ್ಯಥ | 9 ತನ್ನಗರಸ್ಥಾನ್ ರೋಗೀಣಃ ಸ್ವಸ್ಥಾನ್ ಕರಿಷ್ಯಥ, ಈಶ್ವರೀಯಂ ರಾಜ್ಯಂ ಯುಷ್ಮಾಕಮ್ ಅನಿಕಮ್ ಆಗಮತ್ ಕಥಾಮೇತಾಶ್ಚ ಪ್ರಚಾರಯಿಷ್ಯಥ | 10 ಕಿನ್ತು ಕಿಮಪಿ ಪುರಂ ಯುಷ್ಮಾಸು ಪ್ರವಿಷ್ಯೇಷು ಲೋಕಾ ಯದಿ ಯುಷ್ಮಾಕಮ್ ಆತಿಥ್ಯಂ ನ ಕರಿಷ್ಯನ್ನಿ, ತರ್ಹಿ ತಸ್ಯ ನಗರಸ್ಯ ಪನ್ನಾನಂ ಗತ್ವಾ ಕಥಾಮೇತಾಂ ವದಿಷ್ಯಥ, 11 ಯುಷ್ಮಾಕಂ ನಗರೀಯಾ ಯಾ ಧೂಲ್ಯೋಃಸ್ಯಾಸು ಸಮಲಗನ್ ತಾ ಅಪಿ ಯುಷ್ಮಾಕಂ ಪ್ರಾತಿಕೂಲ್ಯೇ ನ ಸಾಕ್ಷಾರ್ಥಂ ಸಮೃತಯಾಮಃ; ತಥಾಪೀಶ್ವರರಾಜ್ಯಂ ಯುಷ್ಮಾಕಂ ಸಮೀಪಮ್ ಆಗತಮ್ ಇತಿ ನಿಶ್ಚಿತಂ ಜಾನೀತ | 12 ಅಹಂ ಯುಷ್ಮಭ್ಯಂ ಯಥಾರ್ಥಂ ಕಥಯಾಮಿ, ವಿಚಾರದಿನೇ ತಸ್ಯ ನಗರಸ್ಯ ದಶಾತಃ ಸಿದೋಮೋ ದಶಾ ಸಹ್ಯಾ ಭವಿಷ್ಯತಿ | 13 ಹಾ ಹಾ ಕೋರಾಸೀನ್ ನಗರ, ಹಾ ಹಾ ಬೈತ್ಸೈದಾನಗರ ಯುವಯೋರ್ಮಧ್ಯೇ ಯಾದ್ಯಶಾನಿ ಅಶ್ಚರ್ಯಾಣಿ ಕರ್ಮ್ಯಾಣ್ಯಕ್ರಿಯನ್ತ, ತಾನಿ ಕರ್ಮ್ಯಾಣಿ ಯದಿ ಸೋರಸೀದೋನೋ ನಗರಯೋರಕಾರಿಷ್ಯನ್ತ, ತದಾ ಇತೋ ಬಹುದಿನಪೂರ್ವಂ ತನ್ನಿವಾಸಿನಃ ಶಠವಸ್ತಾಣಿ ಪರಿಧಾಯ ಗಾತ್ರೇಷು ಭಸ್ಯ ವಿಲಿಪ್ಯ ಸಮುಪವಿಶ್ಯ ಸಮಖೇತ್ಸನ್ತ | 14 ಅತೋ ವಿಚಾರದಿವಸೇ ಯುಷ್ಮಾಕಂ ದಶಾತಃ ಸೋರಸೀದೋನ್ನಿವಾಸಿನಾಂ ದಶಾ ಸಹ್ಯಾ ಭವಿಷ್ಯತಿ | 15 ಹೇ ಕಫರ್ನಾಹೂಮ್, ತ್ವಂ ಸ್ವರ್ಗಂ ಯಾವದ್ ಉನ್ಮತಾ ಕಿನ್ತು ನರಕಂ ಯಾವತ್ ನೃಗ್ವಿಷ್ಯಸಿ | (Hades g86) 16 ಯೋ ಜನೋ ಯುಷ್ಮಾಕಂ ವಾಕ್ಯಂ ಗೃಹ್ಣಾತಿ ಸ ಮಮೈವ ವಾಕ್ಯಂ ಗೃಹ್ಣಾತಿ; ಕಿಞ್ಚ ಯೋ ಜನೋ ಯುಷ್ಮಾಕಮ್ ಅವಜ್ಞಾಂ ಕರೋತಿ ಸ ಮಮೈವಾವಜ್ಞಾಂ ಕರೋತಿ; ಯೋ ಜನೋ ಮಮಾವಜ್ಞಾಂ ಕರೋತಿ ಚ ಸ ಮತ್ತೇರಕಸ್ಯೈವಾವಜ್ಞಾಂ ಕರೋತಿ | 17 ಅಥ ತೇ ಸಪ್ತತಿಷ್ಠಾ ಅನನ್ಯೇನ ಪ್ರತ್ಯಾಗತ್ಯ ಕಥಯಾಮಾಸುಃ, ಹೇ ಪ್ರಭೋ ಭವತೋ ನಾಮ್ನಾ ಭೂತಾ ಅಪ್ಯಸ್ಯಾಕಂ ವಶೀಭವನ್ನಿ | 18 ತದಾನೀಂ ಸ ತಾನ್ ಜಗಾದ, ವಿದ್ಯುತಮಿವ ಸ್ವರ್ಗಾತ್ ಪತಂತಂ ಶೈತಾನಮ್ ಅದರ್ಶಮ್ | 19 ಪಶ್ಯತ ಸರ್ಪಾನ್ ವೃಶ್ಚಿಕಾನ್ ರಿಪ್ತೋಃ ಸರ್ವಪರಾಕ್ರಮಾಂಶ್ಚ ವದತಲೈ ದಲಯಿತುಂ ಯುಷ್ಮಭ್ಯಂ ಶಕ್ತಿಂ ದದಾಮಿ ತಸ್ಮಾದ್ ಯುಷ್ಮಾಕಂ ಕಾಪಿ ಹಾನಿ ನ ಭವಿಷ್ಯತಿ | 20 ಭೂತಾ ಯುಷ್ಮಾಕಂ ವಶೀಭವನ್ನಿ, ಏತನ್ನಿಮಿತ್ತತ್ ಮಾ ಸಮುಲ್ಲಸತ, ಸ್ವರ್ಗೇ ಯುಷ್ಮಾಕಂ ನಾಮಾನಿ ಲಿಖಿತಾನಿ ಸನ್ನೀತಿ ನಿಮಿತ್ತಂ ಸಮುಲ್ಲಸತ | 21 ತದ್ಭಟಿಕಾಯಾಂ ಯೀಶು ಮರ್ನಸಿ ಜಾತಾಹ್ಯಾಃ ಕಥಯಾಮಾಸ ಹೇ ಸ್ವರ್ಗಪ್ರಥಿವ್ಯೋರೇಕಾಧಿಪತೇ ಪಿತಸ್ತ್ವಂ ಜ್ಞಾನವತಾಂ ವಿದುಷಾಶ್ಚ ಲೋಕಾನಾಂ ಪುರಸ್ತಾತ್ ಸರ್ವಮೇತದ್ ಅಪ್ರಕಾಶ್ಯ ಬಾಲಕಾನಾಂ ಪುರಸ್ತಾತ್ ಪ್ರಾಕಾಶಯ ಏತಸ್ಯಾದ್ಧೇತೋಸ್ತಾಂ ಧನ್ಯಂ ವದಾಮಿ, ಹೇ ಪಿತರಿತ್ಯಂ ಭವತು ಯದ್ ಏತದೇವ ತವ

ಗೋಚರ ಉತ್ತಮಮ್ | 22 ಪಿತ್ರಾ ಸರ್ವಾಣಿ ಮಯಿ ಸಮರ್ಪಿತಾನಿ
 ಪಿತರಂ ವಿನಾ ಕೋಪಿ ಪುತ್ರಂ ನ ಜಾನಾತಿ ಕಿಚ್ಚ ಪುತ್ರಂ ವಿನಾ ಯಸ್ಮೈ
 ಜನಾಯ ಪುತ್ರಸ್ತಂ ಪ್ರಕಾಶಿತವಾನ್ ತಚ್ಚ ವಿನಾ ಕೋಪಿ ಪಿತರಂ ನ
 ಜಾನಾತಿ | 23 ತಪಃ ಪರಂ ಸ ಶಿಷ್ಯಾನ್ ಪ್ರತಿ ಪರಾವೃತ್ಯ ಗುಪ್ತಂ ಜಗಾದ,
 ಯೂಯಮೇತಾನಿ ಸರ್ವಾಣಿ ಪಶ್ಯಥ ತತೋ ಯುಷ್ಮಾಕಂ ಚಕ್ಷೂಂಷಿ
 ಧನ್ಯಾನ್ | 24 ಯುಷ್ಮಾನಹಂ ವದಾಮಿ, ಯೂಯಂ ಯಾನಿ ಸರ್ವಾಣಿ ಪಶ್ಯಥ
 ತಾನಿ ಬಹವೋ ಭವಿಷ್ಯದ್ವಾದಿನೋ ಭೂಪತಯಶ್ಚ ದ್ರಷ್ಟುಮಿಚ್ಛನ್ತೋಪಿ
 ದ್ರಷ್ಟುಂ ನ ಪ್ರಾಪ್ಸುವನ್, ಯುಷ್ಮಾಭಿ ಯಾ ಯಾಃ ಕಥಾಶ್ಚ ಶ್ರೂಯಂತೇ
 ತಾಃ ಶ್ರೋತುಮಿಚ್ಛನ್ತೋಪಿ ಶ್ರೋತುಂ ನಾಲಭಸ್ವ | 25 ಅನನ್ತರಮ್
 ಏಕೋ ವ್ಯವಸ್ಥಾಪಕ ಉತ್ಪಾಯ ತಂ ಪರೀಕ್ಷಿತುಂ ಪಪಚ್ಚ, ಹೇ ಉಪದೇಶಕ
 ಅನನ್ತಾಯುಷಃ ಪ್ರಾಪ್ತಯೇ ಮಯಾ ಕಿಂ ಕರಣೀಯಂ? (aiōnios g166)
 26 ಯೇಶುಃ ಪ್ರತ್ಯುವಾಚ, ಅತ್ರಾರ್ಥೇ ವ್ಯವಸ್ಥಾಯಾಂ ಕಿಂ ಲಿಖಿತಮಸ್ತಿ? ತ್ವಂ
 ಕೀದೃಕ್ ಪರಸಿ? 27 ತತಃ ಸೋವದತ್, ತ್ವಂ ಸರ್ವಾನ್ಯಕರಣೈಃ
 ಸರ್ವಪ್ರಾಣೈಃ ಸರ್ವಶಕ್ತಿಭಿಃ ಸರ್ವಚಿತ್ತೈಶ್ಚ ಪ್ರಭೌ ಪರಮೇಶ್ವರೇ ಪ್ರೇಮ ಕುರು,
 ಸಮೀಪವಾಸಿನಿ ಸ್ವಮತ್ ಪ್ರೇಮ ಕುರು ಚ | 28 ತದಾ ಸ ಕಥಯಾಮಾಸ,
 ತ್ವಂ ಯಥಾರ್ಥಂ ಪ್ರತ್ಯವೋಚಃ, ಇತ್ಯಮ್ ಆಚರ ತೇನೈವ ಜೀವಿಷ್ಯಸಿ | 29
 ಕಿನ್ತು ಸ ಜನಃ ಸ್ತಂ ನಿರ್ದೋಷಂ ಜ್ಞಾಪಯಿತುಂ ಯೇಶುಂ ಪಪಚ್ಚ, ಮಮ
 ಸಮೀಪವಾಸೀ ಕಃ? ತತೋ ಯೇಶುಃ ಪ್ರತ್ಯುವಾಚ, 30 ಏಕೋ ಜನೋ
 ಯಿರೂಶಲಮ್ಬರಾದ್ ಯಿರೀಹೋಪುರಂ ಯಾತಿ, ಏತರ್ಹಿ ದಸ್ಯೂನಾಂ
 ಕರೇಷು ಪತಿತೇ ತೇ ತಸ್ಯ ವಸ್ತಾದಿಕಂ ಹೃತವನ್ತಃ ತಮಾಹತ್ಯ ಮ್ಹುತಪ್ರಾಯಂ
 ಕೃತ್ವಾ ತ್ಯಕ್ತ್ವಾ ಯಯುಃ | 31 ಅಕಸ್ಮಾದ್ ಏಕೋ ಯಾಜಕಸ್ತೇನ ಮಾರ್ಗೇಣ
 ಗಚ್ಛನ್ ತಂ ದೃಷ್ಟ್ವಾ ಮಾರ್ಗಾನ್ವಪಾಶ್ಚೇನ ಜಗಾಮ | 32 ಇತ್ಯಮ್
 ಏಕೋ ಲೇವೀಯಸ್ತತ್ನಾನಂ ಪ್ರಾಪ್ಯ ತಸ್ಯಾನಿಕಂ ಗತ್ವಾ ತಂ ವಿಲೋಕ್ಯಾನ್ಯೇನ
 ಪಾಶ್ಚೇನ ಜಗಾಮ | 33 ಕಿಸ್ತೇಕಃ ಶೋಮಿರೋಣೀಯೋ ಗಚ್ಛನ್
 ತತ್ನಾನಂ ಪ್ರಾಪ್ಯ ತಂ ದೃಷ್ಟ್ವಾದಯತ | 34 ತಸ್ಯಾನಿಕಂ ಗತ್ವಾ ತಸ್ಯ
 ಕ್ಷತೇಷು ತೈಲಂ ದ್ರಾಕ್ಷಾರಸಚ್ಚ ಪ್ರಕ್ಷಿಪ್ಯ ಕ್ಷತಾನಿ ಬದ್ಧಾ ನಿಜವಾಹನೋಪರಿ
 ತಮುಪವೇಶ್ಯ ಪ್ರವಾಸೀಯಗೃಹಮ್ ಆನೀಯ ತಂ ಸಿಷೇವೇ | 35
 ಪರಸ್ಮಿನ್ ದಿವಸೇ ನಿಜಗಮನಕಾಲೇ ದ್ರೌ ಮುದ್ರಾಪಾದ್ ತದ್ಗೃಹಸ್ತಾಮಿನೇ
 ದತ್ತಾ ವದತ್ ಜನಮೇನಂ ಸೇವಸ್ಯ ತತ್ರ ಯೋಽಧಿಕೋ ವ್ಯಯೋ ಭವಿಷ್ಯತಿ
 ತಮಹಂ ಪುನರಾಗಮನಕಾಲೇ ಪರಿಶೋತ್ಸಾಮಿ | 36 ಏಷಾಂ ತ್ರಯಾಣಾಂ
 ಮಧ್ಯೇ ತಸ್ಯ ದಸ್ಯೂಹಸ್ತಪತಿತ್ಯ ಜನಸ್ಯ ಸಮೀಪವಾಸೀ ಕಃ? ತ್ವಯಾ ಕಿಂ
 ಬುದ್ಧತೇ? 37 ತತಃ ಸ ವ್ಯವಸ್ಥಾಪಕಃ ಕಥಯಾಮಾಸ ಯಸ್ಯಸ್ಮಿನ್ ದಯಾಂ
 ಚಕಾರ | ತದಾ ಯೇಶುಃ ಕಥಯಾಮಾಸ ತ್ವಮಪಿ ಗತ್ವಾ ತಥಾಚರ | 38 ತತಃ
 ಪರಂ ತೇ ಗಚ್ಛನ್ ಏಕಂ ಗ್ರಾಮಂ ಪ್ರವಿಶಿತಃ; ತದಾ ಮರ್ಧಾನಾಮಾ ಸ್ತ್ರೀ
 ಸ್ವಗೃಹೇ ತಸ್ಯಾತಿಥ್ಯಂ ಚಕಾರ | 39 ತಸ್ಮಾತ್ ಮರಿಯಮ್ ನಾಮಧೇಯಾ
 ತಸ್ಯಾ ಭಗಿನೀ ಯೀಶೋಃ ಪದಸಮೀಪ ಉಪವಿಶ್ಯ ತಸ್ಯೋಪದೇಶಕಥಾಂ
 ಶ್ರೋತುಮಾರೇಭೇ | 40 ಕಿನ್ತು ಮರ್ಧಾ ನಾನಾಪರಿಚರ್ಯಾಯಾಂ ವ್ಯಗ್ರಾ
 ಬಭೂವ ತಸ್ಮಾದ್ಧೇತೋಸ್ತಸ್ಯ ಸಮೀಪಮಾಗತ್ಯ ಬಭಾಷೇ; ಹೇ ಪ್ರಭೋ
 ಮಮ ಭಗಿನೀ ಕೇವಲಂ ಮಮೋಪರಿ ಸರ್ವಕರ್ಮಣಾಂ ಭಾರಮ್
 ಅರ್ಪಿತವತೀ ತತ್ರ ಭವತಾ ಕಿಚ್ಛಿದಪಿ ನ ಮನೋ ನಿಧೀಯತೇ ಕಿಮ್? ಮಮ
 ಸಾಹಾಯ್ಯಂ ಕರ್ತುಂ ಭವಾನ್ ತಾಮಾದಿಶತು | 41 ತತೋ
 ಯೇಶುಃ ಪ್ರತ್ಯುವಾಚ ಹೇ ಮರ್ಧೇ ಹೇ ಮರ್ಧೇ, ತ್ವಂ ನಾನಾಕಾರ್ಯೇಷು
 ಚಿನಿತವತೀ ವ್ಯಗ್ರಾ ಜಾಸಿ, 42 ಕಿನ್ತು ಪ್ರಯೋಜನೀಯಮ್ ಏಕಮಾತ್ರಮ್

ಆಸ್ತೇ | ಅಪರಚ್ಚ ಯಮುಕ್ತಮಂ ಭಾಗಂ ಕೋಪಿ ಹರ್ತುಂ ನ ಶಕ್ನೋತಿ
 ಸಏವ ಮರಿಯಮಾ ವ್ಯತಃ |
11 ಅನನ್ತರಂ ಸ ಕಸ್ಮಿಂಶ್ಚಿತ್ ಸ್ಯಾನ್ ಪ್ರಾರ್ಥಯತ ತತ್ರಮಾಪ್ತೌ ಸತ್ಯಾಂ
 ತಸ್ಯೈಕಃ ಶಿಷ್ಯಸ್ತಂ ಜಗಾದ ಹೇ ಪ್ರಭೋ ಯೋಹನ್ ಯಥಾ ಸ್ತಶಿಷ್ಯಾನ್
 ಪ್ರಾರ್ಥಯಿತುಮ್ ಉಪದಿಷ್ಟವಾನ್ ತಥಾ ಭವಾನಪ್ಯಸ್ಯಾನ್ ಉಪದಿಶತು |
 2 ತಸ್ಮಾತ್ ಸ ಕಥಯಾಮಾಸ, ಪ್ರಾರ್ಥನಕಾಲೇ ಯೂಯಮ್ ಇತ್ಯಂ
 ಕಥಯದ್ಧಂ, ಹೇ ಅಸ್ಮಾಕಂ ಸ್ವರ್ಗಸ್ಥಪಿತೃವ ನಾಮ ಪೂಜ್ಯಂ ಭವತು;
 ತವ ರಾಚತ್ವಂ ಭವತು; ಸ್ವರ್ಗೇ ಯಥಾ ತಥಾ ಪೃಥಿವ್ಯಾಮಪಿ ತವೇಚ್ಛಯಾ
 ಸರ್ವಂ ಭವತು | 3 ಪ್ರತ್ಯಹಮ್ ಅಸ್ಮಾಕಂ ಪ್ರಯೋಜನೀಯಂ ಭೋಜ್ಯಂ
 ದೇಹಿ | 4 ಯಥಾ ವಯಂ ಸರ್ವಾಣಿ ಅಪರಾದಿನಃ ಕ್ಷಮಾಮಹೇ ತಥಾ
 ತ್ವಮಪಿ ಪಾಪಾನ್ಯಸ್ಮಾಕಂ ಕ್ಷಮಸ್ವ | ಅಸ್ಮಾನ್ ಪರೀಕ್ಷಾಂ ಮಾನಯ ಕಿನ್ತು
 ಪಾಪಾತ್ಮನೋ ರಕ್ಷ | 5 ಪಶ್ಚಾತ್ ಸೋಪರಮಪಿ ಕಥಿತವಾನ್ ಯದಿ
 ಯುಷ್ಮಾಕಂ ಕಸ್ಯಚಿದ್ ಬನ್ತುಸ್ತಿಷ್ಯತಿ ನಿಶೀಥೇ ಚ ತಸ್ಯ ಸಮೀಪಂ ಸ ಗತ್ವಾ
 ವದತಿ, 6 ಹೇ ಬನ್ತೋ ಪಥಿಕ ಏಕೋ ಬನ್ತು ಮಮ ನಿವೇಶನಮ್
 ಆಯಾತಃ ಕಿನ್ತು ತಸ್ಯಾತಿಥ್ಯಂ ಕರ್ತುಂ ಮಮಾನಿಕೇ ಕಿಮಪಿ ನಾಸಿ, ಅತಏವ
 ಪೂಪತ್ರಯಂ ಮಹ್ಯಮ್ ಋಣಂ ದೇಹಿ; 7 ತದಾ ಸ ಯದಿ ಗೃಹಮಧ್ಯಾತ್
 ಪ್ರತಿವದತಿ ಮಾಂ ಮಾ ಕ್ಷಿತಾನಿ, ಇದಾನೀಂ ದ್ವಾರಂ ರುದ್ಧಂ ಶಯನೇ
 ಮಯಾ ಸಹ ಬಾಲಕಾಶ್ಚ ತಿಷ್ಠನ್ತಿ ತುಭ್ಯಂ ದಾತುಮ್ ಉತ್ಪಾತುಂ ನ ಶಕ್ನೋಮಿ,
 8 ತರ್ಹಿ ಯುಷ್ಮಾನಹಂ ವದಾಮಿ, ಸ ಯದಿ ಮಿತ್ರತಯಾ ತಸ್ಯೈ ಕಿಮಪಿ
 ದಾತುಂ ನೋತ್ರಿಷ್ಯತಿ ತಥಾಪಿ ವಾರಂ ವಾರಂ ಪ್ರಾರ್ಥನಾತ ಉತ್ಪಾಪಿತಃ
 ಸನ್ ಯಸ್ಮಿನ್ ತಸ್ಯ ಪ್ರಯೋಜನಂ ತದೇವ ದಾಸ್ಯತಿ | 9 ಅತಃ ಕಾರಣಾತ್
 ಕಥಯಾಮಿ, ಯಾಚದ್ಧಂ ತತೋ ಯುಷ್ಮಭ್ಯಂ ದಾಸ್ಯತೇ, ಮ್ಯಗಯದ್ಧಂ
 ತತ ಉದ್ದೇಶಂ ಪ್ರಾಪ್ಸ್ಯಥ, ದ್ವಾರಮ್ ಆಹತ ತತೋ ಯುಷ್ಮಭ್ಯಂ ದ್ವಾರಂ
 ಮೋಕ್ಷತೇ | 10 ಯೋ ಯಾಚತೇ ಸ ಪ್ರಾಪ್ನೋತಿ, ಯೋ ಮ್ಯಗಯತೇ ಸ
 ಏವೋದ್ದೇಶಂ ಪ್ರಾಪ್ನೋತಿ, ಯೋ ದ್ವಾರಮ್ ಆಹನ್ತಿ ತದರ್ಥಂ ದ್ವಾರಂ
 ಮೋಚ್ಯತೇ | 11 ಪುತ್ರೇಣ ಪೂಪೇ ಯಾಚಿತೇ ತಸ್ಯೈ ಪಾಷಾಣಂ ದದಾತಿ
 ವಾ ಮತ್ಸ್ಯೇ ಯಾಚಿತೇ ತಸ್ಯೈ ಸರ್ಪಂ ದದಾತಿ | 12 ವಾ ಅಣ್ಣೇ ಯಾಚಿತೇ
 ತಸ್ಯೈ ವೃಷ್ಟಿಕಂ ದದಾತಿ ಯುಷ್ಮಾಕಂ ಮಧ್ಯೇ ಕ ಏತಾದ್ಯಶಃ ಪಿತಾಸ್ಯೇ? 13
 ತಸ್ಯಾದೇವ ಯೂಯಮಭದ್ರಾ ಅಪಿ ಯದಿ ಸ್ವಸ್ವಬಾಲಕೇಭ್ಯ ಉತ್ತಮಾನಿ
 ದ್ರವ್ಯಾಣಿ ದಾತುಂ ಜಾನೀಥ ತರ್ಹ್ಯಸ್ಮಾಕಂ ಸ್ವರ್ಗಸ್ಥಃ ಪಿತಾ ನಿಜಯಾಚಕೇಭ್ಯಃ
 ಕಿಂ ಪವಿತ್ರಮ್ ಆತ್ಮಾನಂ ನ ದಾಸ್ಯತಿ? 14 ಅನನ್ತರಂ ಯೇಶುನಾ ಕಸ್ಯಾಚ್ಛಿದ್
 ಏಕಸ್ಮಿನ್ ಮೂಕಭೂತೇ ತ್ಯಾಜಿತೇ ಸತಿ ಸ ಭೂತತ್ಯಕ್ರೋ ಮಾನುಷೋ ವಾಕ್ಯಂ
 ವಕ್ತುಮ್ ಆರೇಭೇ; ತತೋ ಲೋಕಾಃ ಸಕಲಾ ಅಶ್ಚರ್ಯ್ಯಂ ಮೇನಿರೇ | 15
 ಕಿನ್ತು ತೇಷಾಂ ಕೇಚಿದೂಚು ಜನೋಯಂ ಬಾಲಸಿಬೂಬಾ ಅರ್ಧಾದ್
 ಭೂತರಾಜೇನ ಭೂತಾನ್ ತ್ಯಾಜಯತಿ | 16 ತಂ ಪರೀಕ್ಷಿತುಂ ಕೇಚಿದ್
 ಆಕಾಶೀಯಮ್ ಏಕಂ ಚಿಹ್ನಂ ದರ್ಶಯಿತುಂ ತಂ ಪ್ರಾರ್ಥಯಾಚ್ಛುಕ್ರೀ |
 17 ತದಾ ಸ ತೇಷಾಂ ಮನಃಕಲ್ಪನಾಂ ಜ್ಞಾತ್ವಾ ಕಥಯಾಮಾಸ, ಕಸ್ಯಚಿದ್
 ರಾಜ್ಯಸ್ಯ ಲೋಕಾ ಯದಿ ಪರಸ್ಪರಂ ವಿರುನ್ದನ್ತಿ ತರ್ಹಿ ತದ್ ರಾಜ್ಯಮ್ ನಶ್ಯತಿ;
 ಕೇಚಿದ್ ಗೃಹಸ್ಥಾ ಯದಿ ಪರಸ್ಪರಂ ವಿರುನ್ದನ್ತಿ ತರ್ಹಿ ತೇಪಿ ನಶ್ಯನ್ತಿ | 18
 ತಥೈವ ಶೈತಾನಪಿ ಸ್ವಲೋಕಾನ್ ಯದಿ ವಿರುಣದ್ಧಿ ತದಾ ತಸ್ಯ ರಾಜ್ಯಂ ಕಥಂ
 ಸ್ಯಾಸ್ಯತಿ? ಬಾಲಸಿಬೂಬಾಹಂ ಭೂತಾನ್ ತ್ಯಾಜಯಾಮಿ ಯೂಯಮಿತಿ
 ವದಥ | 19 ಯದ್ಧಕಂ ಬಾಲಸಿಬೂಬಾ ಭೂತಾನ್ ತ್ಯಾಜಯಾಮಿ ತರ್ಹಿ

ಯುಷ್ಣಾಕಂ ಸನ್ನಾನಾಃ ಕೇನ ತ್ಯಾಜಯನ್ತಿ? ತಸ್ಮಾತ್ ತವಿವ ಕಥಾಯಾ ಏತಸ್ಯಾ ವಿಚಾರಯಿತಾರೋ ಭವಿಷ್ಯನ್ತಿ | 20 ಕಿನ್ನು ಯದ್ಯಹಮ್ ಈಶ್ವರಸ್ಯ ಪರಾಕ್ರಮೇಣ ಭೂತಾನ್ ತ್ಯಾಜಯಾಮಿ ತರ್ಹಿ ಯುಷ್ಣಾಕಂ ನಿಕಟಮ್ ಈಶ್ವರಸ್ಯ ರಾಜ್ಯಮವಶ್ಯಮ್ ಉಪತಿಷ್ಯತಿ | 21 ಬಲವಾನ್ ಪುಮಾನ್ ಸುಸಜ್ಜಮಾನೋ ಯತಿಕಾಲಂ ನಿಜಾಟ್ನಲಿಕಾಂ ರಕ್ಷತಿ ತತಿಕಾಲಂ ತಸ್ಯ ದ್ರವ್ಯಂ ನಿರುಪದ್ರವಂ ತಿಷ್ಯತಿ | 22 ಕಿನ್ನು ತಸ್ಮಾದ್ ಅಧಿಕಬಲಃ ಕಶ್ಚಿದಾಗತ್ಯ ಯದಿ ತಂ ಜಯತಿ ತರ್ಹಿ ಯೇಷು ಶಸ್ತ್ರಾಸ್ತ್ರೇಷು ತಸ್ಯ ವಿಶ್ವಾಸ ಆಸೀತ್ ತಾನಿ ಸವರ್ಷಣಿ ಹೃತ್ವಾ ತಸ್ಯ ದ್ರವ್ಯಾಣಿ ಗೃಹ್ಣಾತಿ | 23 ಅತಃ ಕಾರಣಾದ್ ಯೋ ಮಮ ಸಪಕ್ಷೋ ನ ಸ ವಿಪಕ್ಷಃ, ಯೋ ಮಯಾ ಸಹ ನ ಸಂಗೃಹ್ಣಾತಿ ಸ ವಿಕಿರತಿ | 24 ಅಪರಶ್ಚ ಅಮೇಧಭೂತೋ ಮಾನುಷ್ಯಾನ್ಸರ್ವಗತ್ಯ ಶುಷ್ಕಸ್ಥಾನೋ ಭ್ರಾನ್ತ್ವಾ ವಿಶ್ರಾಮಂ ಮೃಗಯತೇ ಕಿನ್ನು ನ ಪ್ರಾಪ್ಯ ವದತಿ ಮಮ ಯಸ್ಮಾದ್ ಗೃಹಾದ್ ಆಗತೋಹಂ ಪುನಸ್ತದ್ ಗೃಹಂ ಪರಾವೃತ್ಯ ಯಾಮಿ | 25 ತತೋ ಗತ್ವಾ ತದ್ ಗೃಹಂ ಮಾರ್ಜಿತಂ ಶೋಭಿತಶ್ಚ ದೃಷ್ಟ್ವಾ 26 ತತ್ಕಣಮ್ ಅಪಗತ್ಯ ಸ್ವಸ್ಥಾದಪಿ ದುರ್ಮತೀನ್ ಅಪರಾನ್ ಸಪ್ತಭೂತಾನ್ ಸಹಾನಯತಿ ತೇ ಚ ತದ್ಗೃಹಂ ಪವಿಶ್ಯ ನಿವಸನ್ತಿ | ತಸ್ಮಾತ್ ತಸ್ಯ ಮನುಷ್ಯಸ್ಯ ಪ್ರಥಮದಶಾತಃ ಶೇಷದಶಾ ದುಃಖತಶಾ ಭವತಿ | 27 ಅಸ್ಯಾಃ ಕಥಾಯಾಃ ಕಥನಕಾಲೇ ಜನತಾಮದ್ಯಸ್ಯಾ ಕಾಚಿನ್ಯಾರೀ ತಮುಚ್ಚೈಃ ಸ್ವರಂ ಪ್ರೋವಾಚ, ಯಾ ಯೋಷಿತ ತ್ವಾಂ ಗರ್ಭೇಽಧಾರಯತ್ ಸ್ತನ್ಯಮಪಾಯಯಚ್ಚ ಸೈವ ಧನ್ಯಾ | 28 ಕಿನ್ನು ಸೋಕಥಯತ್ ಯೇ ಪರಮೇಶ್ವರಸ್ಯ ಕಥಾಂ ಶ್ರುತ್ವಾ ತದನುರೂಪಮ್ ಆಚರನ್ತಿ ತವಿವ ಧನ್ಯಾಃ | 29 ತತಃ ಪರಂ ತಸ್ಯಾನ್ವಿಕೇ ಬಹುಲೋಕಾನಾಂ ಸಮಾಗಮೇ ಜಾತೇ ಸ ವಕ್ತುಮಾರೇಭೇ, ಆಧುನಿಕಾ ದುಷ್ಟಲೋಕಾಶ್ಚಿಹ್ನಂ ದ್ರಷ್ಟುಮಿಚ್ಛನ್ತಿ ಕಿನ್ನು ಯೂನಸ್ಸವಿಷ್ಯದ್ವಾದಿನಶ್ಚಿಹ್ನಂ ವಿನಾನ್ಯತ್ ಕಿಚ್ಛಿಚ್ಛಿಹ್ನಂ ತಾನ್ ನ ದರ್ಶಯಿಷ್ಯತೇ | 30 ಯೂನಸ್ ತು ಯಥಾ ನೀನಿವೀಯಲೋಕಾನಾಂ ಸಮೀಪೇ ಚಿಹ್ನರೂಪೋಭವತ್ ತಥಾ ವಿದ್ಯಮಾನಲೋಕಾನಾಮ್ ಏಷಾಂ ಸಮೀಪೇ ಮನುಷ್ಯಪುತ್ರೋಪಿ ಚಿಹ್ನರೂಪೋ ಭವಿಷ್ಯತಿ | 31 ವಿಚಾರಸಮಯೇ ಇದಾನೀನ್ವನಲೋಕಾನಾಂ ಪ್ರಾತಿಕೂಲ್ಯೇನ ದಕ್ಷಿಣದೇಶೀಯಾ ರಾಜ್ಞೀ ಪ್ರೋತ್ಥಾಯ ತಾನ್ ದೋಷಿಣಃ ಕರಿಷ್ಯತಿ, ಯತಃ ಸಾ ರಾಜ್ಞೀ ಸುಲೇಮಾನ ಉಪದೇಶಕಥಾಂ ಶ್ರೋತುಂ ಪೃಥಿವ್ಯಾಃ ಸೀಮಾತ ಅಗಚ್ಛತ್ ಕಿನ್ನು ಪಶ್ಯತ ಸುಲೇಮಾನೋಽಪಿ ಗುರುತರ ಏಕೋ ಜನೋಽಸ್ಮಿನ್ ಸ್ಥಾನೇ ವಿದ್ಯತೇ | 32 ಅಪರಶ್ಚ ವಿಚಾರಸಮಯೇ ನೀನಿವೀಯಲೋಕಾ ಅಪಿ ವರ್ತಮಾನಕಾಲಿಕಾನಾಂ ಲೋಕಾನಾಂ ವೈಪರೀತ್ಯೇನ ಪ್ರೋತ್ಥಾಯ ತಾನ್ ದೋಷಿಣಃ ಕರಿಷ್ಯನ್ತಿ, ಯತೋ ಹೇತೋಸ್ತೇ ಯೂನಸೋ ವಾಕ್ಯಾತ್ ಚಿತ್ತಾನಿ ಪರಿವರ್ತಯಾಮಾಸುಃ ಕಿನ್ನು ಪಶ್ಯತ ಯೂನಸೋತಿಗುರುತರ ಏಕೋ ಜನೋಽಸ್ಮಿನ್ ಸ್ಥಾನೇ ವಿದ್ಯತೇ | 33 ಪ್ರದೀಪಂ ಪ್ರಜ್ವಲ್ಯ ದ್ರೋಣಸ್ಯಾಧಃ ಕುತ್ರಾಪಿ ಗುಪ್ತಸ್ಥಾನೇ ವಾ ಕೋಪಿ ನ ಸ್ಥಾಪಯತಿ ಕಿನ್ನು ಗೃಹಪ್ರವೇಶಿಭ್ಯೋ ದೀಪ್ತಿಂ ದಾತಂ ದೀಪಾಧಾರೋಪಯೋರ್ವ ವ ಸ್ಥಾಪಯತಿ | 34 ದೇಹಸ್ಯ ಪ್ರದೀಪಶ್ಚಕ್ಷುಸ್ಸಸ್ಮಾದೇವ ಚಕ್ಷು ಯದಿ ಪ್ರಸನ್ನಂ ಭವತಿ ತರ್ಹಿ ತವ ಸರ್ವಶರೀರಂ ದೀಪ್ತಿಮದ್ ಭವಿಷ್ಯತಿ ಕಿನ್ನು ಚಕ್ಷು ಯದಿ ಮಲೇಮಸಂ ತಿಷ್ಯತಿ ತರ್ಹಿ ಸರ್ವಶರೀರಂ ಸಾನ್ನಕಾರಂ ಸ್ಥಾಸ್ಯತಿ | 35 ಅಸ್ಮಾತ್ ಕಾರಣಾತ್ ತವಾನ್ತಃಸ್ಥಂ ಜ್ಯೋತಿ ಯಥಾನ್ಯಕಾರಮಯಂ ನ ಭವತಿ ತದರ್ಥೇ ಸಾವಧಾನೋ ಭವ | 36 ಯತಃ ಶರೀರಸ್ಯ ಕುತ್ರಾಪ್ಯಂಶೇ ಸಾನ್ನಕಾರೇ ನ ಜಾತೇ ಸರ್ವಂ ಯದಿ ದೀಪ್ತಿಮತ್ ತಿಷ್ಯತಿ ತರ್ಹಿ ತುಭ್ಯಂ

ದೀಪ್ತಿದಾಯಿಪ್ರೋಜ್ಜಲನ್ ಪ್ರದೀಪ ಇವ ತವ ಸವರ್ವಶರೀರಂ ದೀಪ್ತಿಮದ್ ಭವಿಷ್ಯತಿ | 37 ಏತತ್ಕಥಾಯಾಃ ಕಥನಕಾಲೇ ಫಿರುಶ್ಯೇಕೋ ಭೇಜನಾಯ ತಂ ನಿಮನ್ತಯಾಮಾಸ, ತತಃ ಸ ಗತ್ವಾ ಭೋಕ್ತುಮ್ ಉಪವಿವೇಶ | 38 ಕಿನ್ನು ಭೋಜನಾತ್ ಪೂರ್ವಂ ನಾಮಾಚ್ಛೇತ್ ಏತದ್ ದೃಷ್ಟ್ವಾ ಸ ಫಿರುಶ್ಯಾಶ್ಚಯ್ಯಂ ಮೇನೇ | 39 ತದಾ ಪ್ರಭುಸ್ತಂ ಪ್ರೋವಾಚ ಯೂಯಂ ಫಿರುಶಿಲೋಕಾಃ ಪಾನಪಾತ್ರಾಣಾಂ ಭೋಜನಪಾತ್ರಾಣಾಃ ಬಹಿಃ ಪರಿಷ್ಕುರುಧಿ ಕಿನ್ನು ಯುಷ್ಣಾಕಮನ್ಯ ದೌರಾತ್ಮ್ಯೈರ್ ದುಃಪ್ರಿಯಾಭಿಶ್ಚ ಪರಿಪೂರ್ಣಂ ತಿಷ್ಯತಿ | 40 ಹೇ ಸರ್ವೇ ನಿರೋಧಾ ಯೋ ಬಹಿಃ ಸಸರ್ಜ ಸ ಏವ ಕಿಮನ್ಯ ನ ಸಸರ್ಜ? 41 ತತ ಏವ ಯುಷ್ಣಾಭಿರನ್ತಃಕರಣಂ (ಈಶ್ವರಾಯ) ನಿವೇದ್ಯತಾಂ ತಸ್ಮಿನ್ ಕೃತೇ ಯುಷ್ಣಾಕಂ ಸರ್ವಾಣಿ ಶುಚಿತಾಂ ಯಾಸ್ಯನ್ತಿ | 42 ಕಿನ್ನು ಹನ್ಯ ಫಿರುಶಿಗಣಾ ಯೂಯಂ ನ್ಯಾಯಮ್ ಈಶ್ವರೇ ಪ್ರೇಮ ಚ ಪರಿತ್ಯಜ್ಯ ಪೋದಿನಾಯಾ ಅರುದಾದೀನಾಂ ಸರ್ವೇಷಾಂ ಶಾಕಾನಾಃ ದಶಮಾಂಶಾನ್ ದತ್ತ ಕಿನ್ನು ಪ್ರಥಮಂ ಪಾಲಯಿತ್ವಾ ಶೇಷಸ್ಯಾಲಜ್ಜನಂ ಯುಷ್ಣಾಕಮ್ ಉಚಿತಮಾಸೀತ್ | 43 ಹಾ ಹಾ ಫಿರುಶಿನೋ ಯೂಯಂ ಭಜನಗೇಹೇ ಪ್ರೋಚ್ಯಾಸನೇ ಆಪಣೇಷು ಚ ನಮಸ್ಕಾರೇಷು ಪ್ರೀಯದ್ಧೇ | 44 ವತ ಕಪಟಿನೋಽಧ್ಯಾಪಕಾಃ ಫಿರುಶಿನಶ್ಚ ಲೋಕಾಯತ್ ಶೃಶಾನಮ್ ಅನುಪಲಬ್ಧ ತದುಪರಿ ಗಚ್ಛನ್ತಿ ಯೂಯಮ್ ತಾದ್ಯಗಪ್ರಕಾಶಿತಶ್ಚಶಾನವಾದ್ ಭವಥ | 45 ತದಾನೀಂ ವ್ಯವಸ್ಥಾಪಕಾನಾಮ್ ಏಕಾ ಯೀಶುಮವದತ್, ಹೇ ಉಪದೇಶಕ ವಾಕ್ಯೇನೇದ್ಯಶೇನಾಸ್ಯಾಸ್ತಪಿ ದೋಷಮ್ ಆರೋಪಯಸಿ | 46 ತತಃ ಸ ಉವಾಚ, ಹಾ ಹಾ ವ್ಯವಸ್ಥಾಪಕಾ ಯೂಯಮ್ ಮಾನುಷಾಣಾಮ್ ಉಪರಿ ದುಃಸಹ್ಯಾನ್ ಭಾರಾನ್ ನ್ಯಸ್ಯಥ ಕಿನ್ನು ಸ್ವಯಮ್ ಏಕಾಜ್ಜುಲ್ಯಾಪಿ ತಾನ್ ಭಾರಾನ್ ನ ಸ್ವಶಥ | 47 ಹನ್ಯ ಯುಷ್ಣಾಕಂ ಪೂರ್ವಪುರುಷಾ ಯಾನ್ ಭವಿಷ್ಯದ್ವಾದಿನೋಽವಧಿಷ್ಯಸೇಷಾಂ ಶೃಶಾನಾನಿ ಯೂಯಂ ನಿರ್ಮೂಢ | 48 ತೇನೈವ ಯೂಯಂ ಸ್ವಪೂರ್ವಪುರುಷಾಣಾಂ ಕರ್ಮೋಣಿ ಸಂಮನ್ಯದ್ಧೇ ತದೇವ ಸಪ್ರಮಾಣಂ ಕುರುಥ ಚ, ಯತಸ್ತೇ ತಾನವಧಿಷುಃ ಯೂಯಂ ತೇಷಾಂ ಶೃಶಾನಾನಿ ನಿರ್ಮೂಢ | 49 ಅತಃ ಏವ ಈಶ್ವರಸ್ಯ ಶಾಸ್ತ್ರೇ ಪ್ರೋಕ್ತಮಸ್ತಿ ತೇಷಾಮನ್ವಿಕೇ ಭವಿಷ್ಯದ್ವಾದಿನಃ ಪ್ರೇರಿತಾಂಶ್ಚ ಪ್ರೇಷಯಿಷ್ಯಾಮಿ ತತಸ್ತೇ ತೇಷಾಂ ಕಾಂಶ್ಚ ನ ಹನಿಷ್ಯನ್ತಿ ಕಾಂಶ್ಚ ನ ತಾಹಶ್ಚಿನ್ಯನ್ತಿ | 50 ಏತಸ್ಮಾತ್ ಕಾರಣಾತ್ ಹಾಬಿಲಃ ಶೋಣಿತಪಾತಮಾರಭ್ಯ ಮನ್ವಿರಯಜ್ಜವೇದ್ಯೋ ಮರ್ಧ್ಯೇ ಹತಸ್ಯ ಸಿಖಿರಿಯಸ್ಯ ರಕ್ತಪಾತವಯ್ಯಗ್ನಂ 51 ಜಗತಃ ಸೃಷ್ಟಿಮಾರಭ್ಯ ಪೃಥಿವ್ಯಾಂ ಭವಿಷ್ಯದ್ವಾದಿನಾಂ ಯತಿರಕ್ತಪಾತಾ ಜಾತಾಸ್ತತೀನಾಮ್ ಅಪರಾಧದಣ್ಣಾ ಏಷಾಂ ವರ್ತಮಾನಲೋಕಾನಾಂ ಭವಿಷ್ಯನ್ತಿ, ಯುಷ್ಣಾನಹಂ ನಿಶ್ಚಿತಂ ವದಾಮಿ ಸರ್ವೇ ದಣ್ಣಾ ವಂಶಸ್ಯಾಸ್ಯ ಭವಿಷ್ಯನ್ತಿ | 52 ಹಾ ಹಾ ವ್ಯವಸ್ಥಾಪಕಾ ಯೂಯಂ ಜ್ಞಾನಸ್ಯ ಕುಚ್ಛಿಕಾಂ ಹೃತ್ವಾಸ್ವಯಂ ನ ಪ್ರವಿಷ್ಟಾಯೇ ಪ್ರವೇಷ್ಯಾಞ್ಚ ಪ್ರಯಾಸಿನಸ್ಥಾನಪಿ ಪ್ರವೇಷ್ಣುಂ ವಾರಿತವನ್ | 53 ಇತ್ಥಂ ಕಥಾಕಥನಾದ್ ಅಧ್ಯಾಪಕಾಃ ಫಿರುಶಿನಶ್ಚ ಸತರ್ಕಾಃ 54 ಸನ್ಯಸ್ತಮವದಿತುಂ ತಸ್ಯ ಕಥಾಯಾ ದೋಷಂ ಧರ್ತಮಿಚ್ಛನ್ನೋ ನಾನಾಖ್ಯಾನಕಥನಾಯ ತಂ ಪ್ರವರ್ತಯಿತುಂ ಕೋಪಯಿತುಞ್ಚ ಪ್ರಾರೇಭಿರೇ |

12 ತದಾನೀಂ ಲೋಕಾಃ ಸಹಸ್ರಂ ಸಹಸ್ರಮ್ ಆಗತ್ಯ ಸಮುಪಸ್ಥಿತಾಸ್ತತ್ ಏಕೈಕೋ ಽನ್ಯೋಷಾಮುಪರಿ ಪತಿತುಮ್ ಉಪಚಕ್ರಮೇ; ತದಾ ಯೀಶುಃ ಶಿಷ್ಯಾನ್ ಬಭಾಷೇ, ಯೂಯಂ ಫಿರುಶಿನಾಂ ಕಿಣ್ವರೂಪಕಾಪಟೈಃ

ವಿಶೇಷೇಣ ಸಾವಧಾನಾಸ್ತಿಷ್ಠತ | 2 ಯತೋ ಯನ್ನ ಪ್ರಕಾಶಯಿಷ್ಯತೇ ತದಾಚ್ಚನ್ನಂ ವಸ್ತು ಕಿಮಪಿ ನಾಸ್ತಿ; ತಥಾ ಯನ್ನ ಜ್ಞಾಸ್ಯತೇ ತದ್ ಗುಪ್ತಂ ವಸ್ತು ಕಿಮಪಿ ನಾಸ್ತಿ | 3 ಅನ್ಯಕಾರೇ ತಿಷ್ಠನತೋ ಯಾಃ ಕಥಾ ಅಕಥಯತ ತಾಃ ಸರ್ವಾಃ ಕಥಾ ದಿವ್ಯೇ ಶ್ರೋಷ್ಯಂತೇ ನಿರ್ಜನೇ ಕರ್ಣೇ ಚ ಯದಕಥಯತ ಗೃಹಪೃಷ್ಠಾತ್ ತತ್ ಪ್ರಚಾರಯಿಷ್ಯತೇ | 4 ಹೇ ಬನ್ಧವೋ ಯುಷ್ಮಾನ್ಹಂ ವದಾಮಿ, ಯೇ ಶರೀರಸ್ಯ ನಾಶಂ ವಿನಾ ಕಿಮಪ್ಯಪರಂ ಕರ್ತುಂ ನ ಶಕ್ಯವನ್ನಿ ತೇಭ್ಯೋ ಮಾ ಭೈಷ್ಠ | 5 ತರ್ಹಿ ಕಸ್ಮಾದ್ ಭೇತವ್ಯಮ್ ಇತ್ಥಂ ವದಾಮಿ, ಯಃ ಶರೀರಂ ನಾಶಯಿತ್ವಾ ನರಕಂ ನಿಕ್ಷೇಪ್ತುಂ ಶಕ್ನೋತಿ ತಸ್ಮಾದೇವ ಭಯಂ ಕುರುತ, ಪುನರಪಿ ವದಾಮಿ ತಸ್ಮಾದೇವ ಭಯಂ ಕುರುತ | (Geenna g1067) 6 ಪಶ್ಯ ಚಟಕಪಕ್ಷಿಣಃ ಕಿಂ ದ್ವಾಭ್ಯಾಂ ತಾಮುಖಿಣ್ಯಾಭ್ಯಾಂ ನ ವಿಕ್ರೀಯಂತೇ? ತಥಾಪೀಶ್ವರೇಷಾಮ್ ಏಕಮಪಿ ನ ವಿಸ್ಮರತಿ | 7 ಯುಷ್ಮಾಕಂ ಶಿರಃಕೇಶಾ ಅಪಿ ಗಣಿತಾಃ ಸನ್ತಿ ತಸ್ಮಾತ್ ಮಾ ವಿಭೀತ ಬಹುಚಟಕಪಕ್ಷಿಭ್ಯೋಪಿ ಯೂಯಂ ಬಹುಮೂಲ್ಯಾಃ | 8 ಅಪರಂ ಯುಷ್ಮಭ್ಯಂ ಕಥಯಾಮಿ ಯಃ ಕಶ್ಚಿನ್ ಮಾನುಷಾಣಾಂ ಸಾಕ್ಷಾನ್ ಮಾಂ ಸ್ವೀಕರೋತಿ ಮನುಷ್ಯಪುತ್ರ ಈಶ್ವರದೂತಾನಾಂ ಸಾಕ್ಷಾತ್ ತಂ ಸ್ವೀಕರಿಸ್ಯತಿ | 9 ಕಿನ್ತು ಯಃ ಕಶ್ಚಿನ್ನಾನುಷಾಣಾಂ ಸಾಕ್ಷಾನ್ಮಾತ್ ಅಸ್ವೀಕರೋತಿ ತಮ್ ಈಶ್ವರಸ್ಯ ದೂತಾನಾಂ ಸಾಕ್ಷಾದ್ ಅಹಮ್ ಅಸ್ವೀಕರಿಸ್ಯಾಮಿ | 10 ಅನ್ಯಚ್ಚ ಯಃ ಕಶ್ಚಿನ್ ಮನುಜಸುತಸ್ಯ ನಿನ್ಯಾಭಾವೇನ ಕಾಳ್ತು ಕಥಾಂ ಕಥಯತಿ ತಸ್ಯ ತತ್ಪಾಪಸ್ಯ ಮೋಚನಂ ಭವಿಷ್ಯತಿ ಕಿನ್ತು ಯದಿ ಕಶ್ಚಿತ್ ಪವಿತ್ರಮ್ ಆತ್ಮಾನಂ ನಿನ್ತತಿ ತರ್ಹಿ ತಸ್ಯ ತತ್ಪಾಪಸ್ಯ ಮೋಚನಂ ನ ಭವಿಷ್ಯತಿ | 11 ಯದಾ ಲೋಕಾ ಯುಷ್ಮಾನ್ ಭಜನಗೇಹಂ ವಿಚಾರಕರ್ತೃರಾಜ್ಯಕರ್ತೃಣಾಂ ಸಮ್ಯುಖ್ಯಾ ನೇಷ್ಯನ್ತಿ ತದಾ ಕೇನ ಪ್ರಕಾರೇಣ ಕಿಮುತ್ತರಂ ವದಿಷ್ಯಥ ಕಿಂ ಕಥಯಿಷ್ಯಥ ಚೇತ್ಯತ್ರ ಮಾ ಚಿನ್ತಯತ; 12 ಯತೋ ಯುಷ್ಮಾಬಿರ್ಯದ್ ಯದ್ ವಕ್ವಂ ತತ್ ತಸ್ಮಿನ್ ಸಮಯಏವ ಪವಿತ್ರ ಆತ್ಮಾ ಯುಷ್ಮಾನ್ ಶಿಕ್ಷಯಿಷ್ಯತಿ | 13 ತತಃ ಪರಂ ಜನತಾಮದ್ಭುಃ ಕಶ್ಚಿಜನಸ್ತಂ ಜಗಾದ ಹೇ ಗುರೋ ಮಯಾ ಸಹ ಪೈತ್ಯಕಂ ಧನಂ ವಿಭಕ್ತಂ ಮಮ ಭ್ರಾತರಮಾಜ್ಞಾಪಯತು ಭವಾನ್ | 14 ಕಿನ್ತು ಸ ತಮವದತ್ ಹೇ ಮನುಷ್ಯ ಯುವಯೋ ವಿಚಾರಂ ವಿಭಾಗ್ಯ ಕರ್ತುಂ ಮಾಂ ಕೋ ನಿಯುಕ್ತವಾನ್? 15 ಅನನ್ತರಂ ಸ ಲೋಕಾನವದತ್ ಲೋಭೇ ಸಾವಧಾನಾಃ ಸತರ್ಕಾಶ್ಚ ತಿಷ್ಠತ, ಯತೋ ಬಹುಸಮ್ಯುಕ್ತಿಪ್ರಾಪ್ತಾ ಮನುಷ್ಯಸ್ಯಾಯುರ್ ನ ಭವತಿ | 16 ಪಶ್ಯಾದ್ ದೃಷ್ಟಾನ್ತಕಥಾಮುತ್ಪಾಪ್ಯ ಕಥಯಾಮಾಸ, ಏಕಸ್ಯ ಧನಿನೋ ಭೂಮೌ ಬಹೂನಿ ಶಸ್ತ್ರಾನಿ ಜಾತಾನಿ | 17 ತತಃ ಸ ಮನಸಾ ಚಿನ್ತಯಿತ್ವಾ ಕಥಯಾಮ್ಯಭೂವ ಮಮೈತಾನಿ ಸಮತ್ಸನ್ನಾನಿ ದ್ರವ್ಯಾಣಿ ಸ್ಥಾಪಯಿತುಂ ಸ್ಥಾನಂ ನಾಸ್ತಿ ಕಿಂ ಕರಿಸ್ಯಾಮಿ? 18 ತತೋವದದ್ ಇತ್ಥಂ ಕರಿಸ್ಯಾಮಿ, ಮಮ ಸರ್ವಭಾಷ್ಣಾಗಾರಾಣಿ ಭಜ್ಯಾನ್ತು ಬೃಹದ್ಭಾಷ್ಣಾಗಾರಾಣಿ ನಿರ್ಮಾಯ ತನ್ನದೈ ಸರ್ವಫಲಾನಿ ದ್ರವ್ಯಾಣಿ ಚ ಸ್ಥಾಪಯಿಷ್ಯಾಮಿ | 19 ಅಪರಂ ನಿಜಮನೋ ವದಿಷ್ಯಾಮಿ, ಹೇ ಮನೋ ಬಹುಪತ್ರಾರಾಧಂ ನಾನಾದ್ರವ್ಯಾಣಿ ಸಂಭೃತಾನಿ ಸನ್ನಿ ವಿಶ್ರಾಮಂ ಕುರು ಭುಕ್ತ್ವಾ ಪೀತ್ವಾ ಕೌತುಕಜ್ಞ ಕುರು | ಕಿನ್ದೀಶ್ವರಸ್ಯಮ್ ಅವದತ್, 20 ರೇ ನಿರ್ಬೋಧ ಅದ್ಯ ರಾತ್ರೌ ತವ ಪ್ರಾಣಾಸ್ತತ್ನೋ ನೇಷ್ಯಂತೇ ತತ ಏತಾನಿ ಯಾನಿ ದ್ರವ್ಯಾಣಿ ತ್ರಯಾಸಾದಿತಾನಿ ತಾನಿ ಕಸ್ಯ ಭವಿಷ್ಯಂತಿ? 21 ಅತಃಪಿ ಯಃ ಕಶ್ಚಿತ್ ಈಶ್ವರಸ್ಯ ಸಮೀಪೇ ಧನಸಂಪನ್ಮುಕ್ತಾ ಕೇವಲಂ ಸ್ವನಿಕರೇ ಸಂಪನ್ಮುಕ್ತಂ ಕರೋತಿ ಸೋಪಿ ತಾದೃಶಃ | 22 ಅಥ ಸ ಶಿಷ್ಯೇಭ್ಯಃ ಕಥಯಾಮಾಸ, ಯುಷ್ಮಾನ್ಹಂ ವದಾಮಿ,

ಕಿಂ ಖಾದಿಷ್ಯಾಮಃ? ಕಿಂ ಪರಿಧಾಸ್ಯಾಮಃ? ಇತ್ಯುಕ್ತ್ವಾ ಜೀವನಸ್ಯ ಶರೀರಸ್ಯ ಚಾರ್ಥಂ ಚಿನ್ತಾಂ ಮಾ ಕಾರ್ಷ್ವ | 23 ಭಕ್ತ್ಯಾಜ್ಞೇವನಂ ಭೂಷಣಾಚ್ಚರೀರಜ್ಯ ಶ್ರೇಷ್ಠಂ ಭವತಿ | 24 ಕಾಕಪಕ್ಷಿಣಾಂ ಕಾರ್ಯಂ ವಿಚಾರಯತ, ತೇ ನ ವಪನ್ನಿ ಶಸ್ತ್ರಾನಿ ಚ ನ ಛಿನ್ತನ್ತಿ, ತೇಷಾಂ ಭಾಷ್ಣಾಗಾರಾಣಿ ನ ಸನ್ನಿ ಕೋಷಾಶ್ಚ ನ ಸನ್ನಿ, ತಥಾಪೀಶ್ವರಸ್ಯೇಭ್ಯೋ ಭಕ್ತ್ಯಾಣಿ ದದಾತಿ, ಯೂಯಂ ಪಕ್ಷಿಭ್ಯಃ ಶ್ರೇಷ್ಠತರಾ ನ ಕಿಂ? 25 ಅಪರಜ್ಞ ಭಾವಯಿತ್ವಾ ನಿಜಾಯುಷಃ ಕ್ಷಣಮಾತ್ರಂ ವರ್ಧಯಿತುಂ ಶಕ್ನೋತಿ, ಏತಾದೃಶೋ ಲಾಕೋ ಯುಷ್ಮಾಕಂ ಮಧ್ಯೇ ಕೋಸ್ತಿ? 26 ಅತಃಪಿ ಕ್ಷುದ್ರಂ ಕಾರ್ಯಂ ಸಾಧಯಿತುಮ್ ಅಸಮರ್ಥಾ ಯೂಯಮ್ ಅನ್ಯಸ್ಮಿನ್ ಕಾರ್ಯೇ ಕುತೋ ಭಾವಯಥ? 27 ಅನ್ಯಚ್ಚ ಕಾಮ್ನಿಲಪುಷ್ಪಂ ಕಥಂ ವರ್ಧತೇ ತದಾಪಿ ವಿಚಾರಯತ, ತತ್ ಕಶ್ಚನ ಶ್ರಮಂ ನ ಕರೋತಿ ತನ್ನೂಂಶ್ಚ ನ ಜನಯತಿ ಕಿನ್ತು ಯುಷ್ಮಭ್ಯಂ ಯಥಾರ್ಥಂ ಕಥಯಾಮಿ ಸುಲೇಮಾನ್ ಬಷ್ಟೈಶ್ಚಾರ್ಯಾನ್ವಿತೋಪಿ ಪುಷ್ಪಸ್ಯಾಸ್ಯ ಸದೃಶೋ ವಿಭೂಷಿತೋ ನಾಸೀತ್ | 28 ಅದ್ಯ ಕ್ಷೇತ್ರೇ ವರ್ತಮಾನಂ ಶ್ವಶ್ರುಲ್ಯಾಂ ಕ್ಷೇಪ್ಯಮಾನಂ ಯತ್ ತೃಣಂ, ತಸ್ಮೈ ಯದೀಶ್ವರ ಇತ್ಥಂ ಭೂಷಯತಿ ತರ್ಹಿ ಹೇ ಅಲ್ಪಪ್ರತ್ಯಯನೋ ಯುಷ್ಮಾನ್ ಕಿಂ ನ ಪರಿಧಾಪಯಿಷ್ಯತಿ? 29 ಅತಃಪಿ ಕಿಂ ಖಾದಿಷ್ಯಾಮಃ? ಕಿಂ ಪರಿಧಾಸ್ಯಾಮಃ? ಏತದರ್ಥಂ ಮಾ ಚೇಷ್ಟದ್ಧಂ ಮಾ ಸಂದಿಗ್ಧ್ಯಾಃ | 30 ಜಗತೋ ದೇವಾರ್ಚಕಾ ಏತಾನಿ ಸರ್ವಾಣಿ ಚೇಷ್ಟನೇ; ಏಷು ವಸ್ತುಷು ಯುಷ್ಮಾಕಂ ಪ್ರಯೋಜನಮಾಸೇ ಇತಿ ಯುಷ್ಮಾಕಂ ಪಿತಾ ಜಾನಾತಿ | 31 ಅತಃಪೀಶ್ವರಸ್ಯ ರಾಜ್ಯಾರ್ಥಂ ಸಚೇಷ್ಟಾ ಭವತ ತಥಾ ಕೃತೇ ಸರ್ವಾಣೇತಾನಿ ದ್ರವ್ಯಾಣಿ ಯುಷ್ಮಭ್ಯಂ ಪ್ರದಾಯಿಷ್ಯಂತೇ | 32 ಹೇ ಕ್ಷುದ್ರಮೇಷವಜ ಯೂಯಂ ಮಾ ಭೈಷ್ಠ ಯುಷ್ಮಭ್ಯಂ ರಾಜ್ಯಂ ದಾತುಂ ಯುಷ್ಮಾಕಂ ಪಿತುಃ ಸಮ್ಯುಕ್ತರಿಸ್ತಿ | 33 ಅತಃಪಿ ಯುಷ್ಮಾಕಂ ಯಾ ಯಾ ಸಮ್ಯುಕ್ತರಿಸ್ತಿ ತಾಂ ತಾಂ ವಿಕ್ರೀಯ ವಿತರತ, ಯತ್ ಸ್ಥಾನಂ ಚಿರಾ ನಾಗಚ್ಚನ್ತಿ, ಕೀಟಾಶ್ಚ ನ ಕ್ರಾಯಯನ್ತಿ ತಾದೃಶೇ ಸ್ತರ್ಗೇ ನಿಜಾರ್ಥಮ್ ಅಜರೇ ಸಮ್ಯುಕ್ತೇಃ ಸ್ವಯಂ ಧನಂ ಸಂಭವತ ಚ; 34 ಯತೋ ಯತ್ರ ಯುಷ್ಮಾಕಂ ಧನಂ ವರ್ತತೇ ತತ್ರೇವ ಯುಷ್ಮಾಕಂ ಮನಃ | 35 ಅಪರಜ್ಞ ಯೂಯಂ ಪ್ರದೀಪಂ ಜ್ವಾಲಯಿತ್ವಾ ಬದ್ಧಕಟಿಯುಸ್ತಿಷ್ಠತ; 36 ಪ್ರಭು ವಿವಾಹಾದಾಗತ್ಯ ಯದೈವ ದ್ವಾರಮಾಹನ್ಯ ತದೈವ ದ್ವಾರಂ ಮೋಚಯಿತುಂ ಯಥಾ ಭೃತ್ಯಾ ಅಪೇಕ್ಷ್ಯ ತಿಷ್ಠನ್ತಿ ತಥಾ ಯೂಯಮಪಿ ತಿಷ್ಠತ | 37 ಯತಃ ಪ್ರಭುರಾಗತ್ಯ ಯಾನ್ ದಾಸಾನ್ ಸಚೇತನಾನ್ ತಿಷ್ಠತೋ ದ್ರಕ್ಷ್ಯಂತಿ ತಃಪಿ ಧನ್ಯಾಃ; ಅಹಂ ಯುಷ್ಮಾನ್ ಯಥಾರ್ಥಂ ವದಾಮಿ ಪ್ರಭುಸ್ಯಾನ್ ಭೋಜನಾರ್ಥಮ್ ಉಪವೇಶ್ಯ ಸ್ವಯಂ ಬದ್ಧಕಟಿಃ ಸಮೀಪಮೇತ್ಯ ಪರಿವೇಷಯಿಷ್ಯತಿ | 38 ಯದಿ ದ್ವಿತೀಯೇ ತೃತೀಯೇ ವಾ ಪ್ರಹರೇ ಸಮಾಗತ್ಯ ತದೈವ ಪಶ್ಯತಿ, ತರ್ಹಿ ತಃಪಿ ದಾಸಾ ಧನ್ಯಾಃ | 39 ಅಪರಜ್ಞ ಕಸ್ಮಿನ್ ಕ್ಷಣೇ ಚಿರಾ ಆಗಮಿಷ್ಯನ್ತಿ ಇತಿ ಯದಿ ಗೃಹಪತಿ ಜ್ಞಾತುಂ ಶಕ್ನೋತಿ ತದಾವಶ್ಯಂ ಜಾಗ್ರನ್ ನಿಜಗೃಹೇ ಸನ್ನಿಂ ಕರ್ತೃಯಿತುಂ ವಾರಯತಿ ಯೂಯಮೇತದ್ ವಿತ್ತ | 40 ಅತಃಪಿ ಯೂಯಮಪಿ ಸಜ್ಜಮಾನಾಸ್ತಿಷ್ಠತ ಯತೋ ಯಸ್ಮಿನ್ ಕ್ಷಣೇ ತಂ ನಾಪ್ರೇಕ್ಷದೈ ತಸ್ಮಿನ್ನೇವ ಕ್ಷಣೇ ಮನುಷ್ಯಪುತ್ರ ಆಗಮಿಷ್ಯತಿ | 41 ತದಾ ಪಿತರಃ ಪಪ್ರಚ್ಛ, ಹೇ ಪ್ರಭೋ ಭವಾನ್ ಕಿಮಸ್ಮಾನ್ ಉದ್ದಿಶ್ಯ ಕಿಂ ಸರ್ವಾನ್ ಉದ್ದಿಶ್ಯ ದೃಷ್ಟಾನ್ತಕಥಾಮಮಾಂ ವದತಿ? 42 ತತಃ ಪ್ರಭುಃ ಪ್ರೋವಾಚ, ಪ್ರಭುಃ ಸಮುಚಿತಕಾಲೇ ನಿಜಪರಿವಾರಾರ್ಥಂ ಭೋಜ್ಯಪರಿವೇಷಣಾಯ ಯಂ ತತ್ಪದೇ ನಿಯೋಕ್ತೃತಿ ತಾದೃಶೋ ವಿಶ್ರಾಸ್ಯೋ ಬೋದ್ಯಾ ಕರ್ಮಾಧೀಶಃ ಕೋಸ್ತಿ? 43 ಪ್ರಭುರಾಗತ್ಯ ಯಮ್ ಏತಾದೃಶೇ ಕರ್ಮಣಿ ಪ್ರವೃತ್ತಂ ದ್ರಕ್ಷ್ಯತಿ

ಸಬವ ದಾಸೋ ಧನ್ಯಃ | 44 ಅಹಂ ಯುಷ್ಮಾನ್ ಯಥಾರ್ಥಂ ವದಾಮಿ ಸ ತಂ ನಿಜಸವ್ಯಸ್ತಸ್ಯಾಧಿಪತಿಂ ಕರಿಷ್ಯತಿ | 45 ಕಿನ್ನು ಪ್ರಭುವಿಲಮ್ಬೇನಾಗಮಿಷ್ಯತಿ, ಇತಿ ವಿಚಿನ್ಯ ಸ ದಾಸೋ ಯದಿ ತದನ್ವದಾಸೀದಾಸಾನ್ ಪ್ರಹರ್ತ್ಯಮ್ ಭೋಕ್ತುಂ ಪಾತುಂ ಮದಿತುಚ್ಚ ಪ್ರಾರಭತೇ, 46 ತರ್ಹಿ ಯದಾ ಪ್ರಭುಂ ನಾಪೇಕ್ಷಿಷ್ಯತೇ ಯಸ್ಮಿನ್ ಕ್ಷಣೇ ಸೋಽಚೇನಶ್ಚ ಸ್ಯಾಸ್ಯತಿ ತಸ್ಮಿನ್ನೇವ ಕ್ಷಣೇ ತಸ್ಯ ಪ್ರಭುರಾಗತ್ಯ ತಂ ಪದಭ್ರಷ್ಟಂ ಕೃತ್ವಾ ವಿಶ್ವಾಸಹೀನೈಃ ಸಹ ತಸ್ಯ ಅಂಶಂ ನಿರೂಪಯಿಷ್ಯತಿ | 47 ಯೋ ದಾಸಃ ಪ್ರಭೇರಾಜ್ಞಾಂ ಜ್ಞಾತಾಮಿ ಸಜ್ಜಿತೋ ನ ತಿಷ್ಠತಿ ತದಾಜ್ಞಾನಸಾರೇಣ ಚ ಕಾರ್ಯಂ ನ ಕರೋತಿ ಸೋನೇಕಾನ್ ಪ್ರಹಾರಾನ್ ಪ್ರಾಪ್ನೋತಿ; 48 ಕಿನ್ನು ಯೋ ಜನೋಽಜ್ಞಾತ್ವಾ ಪ್ರಹಾರಾಹಂ ಕರ್ಮ್ಯ ಕರೋತಿ ಸೋಲಪ್ರಹಾರಾನ್ ಪ್ರಾಪ್ನೋತಿ | ಯತೋ ಯಸ್ಮೈ ಬಾಹುಲೈನ ದತ್ತಂ ತಸ್ಮಾದೇವ ಬಾಹುಲೈನ ಗ್ರಹೀಷ್ಯತೇ, ಮಾನುಷಾ ಯಸ್ಯ ನಿಕಟೇ ಬಹು ಸಮರ್ಪಯಂತಿ ತಸ್ಮಾದ್ ಬಹು ಯಾಚಂತೇ | 49 ಅಹಂ ಪೃಥಿವ್ಯಾಮ್ ಅನ್ಯೈಕೈರೂಪಂ ವಕ್ಷಿ ನಿಕ್ಷೇಪುಮ್ ಆಗತೋಸ್ಮಿ, ಸ ಚೇದ್ ಇದಾನೀಮೇವ ಪ್ರಜ್ಜಲತಿ ತತ್ರ ಮಮ ಕಾ ಚಿನ್ತಾ? 50 ಕಿನ್ನು ಯೇನ ಮಜ್ಜನೇನಾಹಂ ಮಗ್ನೋ ಭವಿಷ್ಯಾಮಿ ಯಾವತ್ಕಾಲಂ ತಸ್ಯ ಸಿದ್ಧಿ ನ ಭವಿಷ್ಯತಿ ತಾವದಹಂ ಕತಿಕಷ್ಟಂ ಪ್ರಾಪ್ನಾಮಿ | 51 ಮೇಲನಂ ಕರ್ತುಂ ಜಗದ್ ಆಗತೋಸ್ಮಿ ಯೂಯಂ ಕಿಮಿತ್ಯಂ ಬೋಧಧೇ? ಯುಷ್ಮಾನ್ ವದಾಮಿ ನ ತಥಾ, ಕಿನ್ತ್ವಹಂ ಮೇಲನಾಭಾವಂ ಕರ್ತುಮ್ ಆಗತೋಸ್ಮಿ | 52 ಯಸ್ಮಾದೇತತ್ಕಾಲಮಾರಭ್ಯ ಏಕತ್ರಸ್ತಪರಿಜನಾನಾಂ ಮಧ್ಯೇ ಪಶ್ಯಜನಾಃ ಪೃಥಗ್ ಭೂತ್ವಾ ತ್ರಯೋ ಜನಾ ದ್ವಯೋರ್ಜನಯೋಃ ಪ್ರತಿಕೂಲಾ ದ್ವೌ ಜನೌ ಚ ತ್ರಯಾಣಾಂ ಜನಾನಾಂ ಪ್ರತಿಕೂಲೌ ಭವಿಷ್ಯಂತಿ | 53 ಪಿತಾ ಪುತ್ರಸ್ಯ ವಿಪಕ್ಷಃ ಪುತ್ರಶ್ಚ ಪಿತುರ್ ವಿಪಕ್ಷೋ ಭವಿಷ್ಯತಿ ಮಾತಾ ಕನ್ಯಾಯಾ ವಿಪಕ್ಷಾ ಕನ್ಯಾ ಚ ಮಾತುರ್ ವಿಪಕ್ಷಾ ಭವಿಷ್ಯತಿ, ತಥಾ ಶ್ವಶೂರ್ಬಧ್ನಾ ವಿಪಕ್ಷಾ ಬಧೂಶ್ಚ ಶ್ವಶ್ವಾ ವಿಪಕ್ಷಾ ಭವಿಷ್ಯತಿ | 54 ಸ ಲೋಕೇಭ್ಯೋಽಪರಮಪಿ ಕಥಯಾಮಾಸ, ಪಶ್ಚಿಮದಿಶಿ ಮೇಘೋದ್ಗಮಂ ದೃಷ್ಟ್ವಾ ಯೂಯಂ ಹಠಾದ್ ವದಥ ವೃಷ್ಟಿ ಭವಿಷ್ಯತಿ ತತಸ್ತಥೈವ ಜಾಯತೇ | 55 ಅಪರಂ ದಕ್ಷಿಣತೋ ವಾಯೌ ವಾತಿ ಸತಿ ವದಥ ನಿದಾಘೋ ಭವಿಷ್ಯತಿ ತತಃ ಸೋಪಿ ಜಾಯತೇ | 56 ರೇ ರೇ ಕಪಟಿನ ಆಕಾಶಸ್ಯ ಭೂಮಾಶ್ಚ ಲಕ್ಷಣಂ ಬೋಧ್ಯಂ ಶಕ್ನುಥ, 57 ಕಿನ್ನು ಕಾಲಸ್ಯಾಸ್ಯ ಲಕ್ಷಣಂ ಕುತೋ ಬೋಧ್ಯಂ ನ ಶಕ್ನುಥ? ಯೂಯಚ್ಚ ಸ್ಯಯಂ ಕುತೋ ನ ನ್ಯಾಷ್ಯಂ ವಿಚಾರಯಥ? 58 ಅಪರಚ್ಚ ವಿವಾದಿನಾ ಸಾರ್ಧಂ ವಿಚಾರಯಿತುಃ ಸಮೀಪಂ ಗಚ್ಛನ್ ಪಥಿ ತಸ್ಮಾದುದ್ಧಾರಂ ಪ್ರಾಪ್ತುಂ ಯತಸ್ವ ನೋಚೇತ್ ಸ ತ್ವಾಂ ದೃತ್ವಾ ವಿಚಾರಯಿತುಃ ಸಮೀಪಂ ನಯತಿ | ವಿಚಾರಯಿತಾ ಯದಿ ತ್ವಾಂ ಪ್ರಹರ್ತ್ಯುಃ ಸಮೀಪಂ ಸಮರ್ಪಯತಿ ಪ್ರಹರ್ತ್ವಾ ತ್ವಾಂ ಕಾರಾಯಾಂ ಬಧ್ನಾತಿ 59 ತರ್ಹಿ ತ್ವಾಮಹಂ ವದಾಮಿ ತ್ವಯಾ ನಿಶೇಷಂ ಕಪರ್ದಕೇಷು ನ ಪರಿಶೋಧಿತೇಷು ತ್ವಂ ತತೋ ಮುಕ್ತಿಂ ಪ್ರಾಪ್ತುಂ ನ ಶಕ್ಸ್ಯಸಿ |

13 ಅಪರಚ್ಚ ಪೀಲಾತೋ ಯೇಷಾಂ ಗಾಲೀಲೀಯಾನಾಂ ರಕ್ತಾನಿ ಬಲೀನಾಂ ರಕ್ತೈಃ ಸಹಾಮಿಶ್ರಯತ್ ತೇಷಾಂ ಗಾಲೀಲೀಯಾನಾಂ ವೃತ್ತಾನ್ತಂ ಕತಿಪಯಜನಾ ಉಪಸ್ಯಾಪ್ಯ ಯೀಶವೇ ಕಥಯಾಮಾಸುಃ | 2 ತತಃ ಸ ಪ್ರತ್ಯುವಾಚ ತೇಷಾಂ ಲೋಕಾನಾಮ್ ಏತಾದ್ಯಶೀ ದುರ್ಗತಿ ಘಟಿತಾ ತತ್ತಾರಣಾದ್ ಯೂಯಂ ಕಿಮನ್ಯೇಭ್ಯೋ ಗಾಲೀಲೀಯೇಭ್ಯೋಽಪ್ಯಧಿಕಪಾಪಿನಸ್ತಾನ್ ಬೋಧಧೇ? 3 ಯುಷ್ಮಾನಹಂ

ವದಾಮಿ ತಥಾ ನ ಕಿನ್ನು ಮನಸು ನ ಪರಾವರ್ತಿತೇಷು ಯೂಯಮಪಿ ತಥಾ ನಂಕ್ಷ್ಯಥ | 4 ಅಪರಚ್ಚ ಶೀಲೋಹನಾಮ್ ಉಚ್ಚಗೃಹಸ್ಯ ಪತನಾದ್ ಯೇಽಷ್ಟಾದಶಜನಾ ಮೃತಾಸ್ತೇ ಯಿರೂಶಾಲಮಿ ನಿವಾಸಿಸವ್ಯಲೋಕೇಭ್ಯೋಽಧಿಕಾಪರಾಧಿನಃ ಕಿಂ ಯೂಯಮಿತ್ಯಂ ಬೋಧಧೇ? 5 ಯುಷ್ಮಾನಹಂ ವದಾಮಿ ತಥಾ ನ ಕಿನ್ನು ಮನಸು ನ ಪರಿವರ್ತಿತೇಷು ಯೂಯಮಪಿ ತಥಾ ನಂಕ್ಷ್ಯಥ | 6 ಅನನ್ತರಂ ಸ ಇಮಾಂ ದೃಷ್ಟ್ವಾನ್ತಕಥಾಮಕಥಯದ್ ಏಕೋ ಜನೋ ದ್ಯಾಕ್ಷಾಕ್ಷೇತಮದ್ಯ ಏಕಮುಡುಮ್ಪರವ್ಯಕ್ತಂ ರೋಪಿತವಾನ್ | ಪಶ್ಚಾತ್ ಸ ಆಗತ್ಯ ತಸ್ಮಿನ್ ಫಲಾನಿ ಗವೇಷಯಾಮಾಸ, 7 ಕಿನ್ನು ಫಲಾಪ್ರಾಪ್ತೇಃ ಕಾರಣಾದ್ ಉದ್ಯಾನಕಾರಂ ಭೃತ್ಯಂ ಜಗಾದ, ಪಶ್ಯ ವತ್ರರತ್ರಯಂ ಯಾವದಾಗತ್ಯ ಏತಸ್ಮಿನ್ನುಡುಮ್ಪರತರೌ ಕ್ಷಲಾನನ್ಯಿಚ್ಛಾಮಿ, ಕಿನ್ನು ನೈಕಮಪಿ ಪ್ರಪ್ನೋಮಿ ತರುರಯಂ ಕುತೋ ವೃಥಾ ಸ್ಥಾನಂ ವ್ಯಾಪ್ಯ ತಿಷ್ಠತಿ? ಏನಂ ಛಿನಿ | 8 ತತೋ ಭೃತ್ಯಃ ಪ್ರತ್ಯುವಾಚ, ಹೇ ಪ್ರಭೋ ಪುನರ್ವರ್ಷಮೇಕಂ ಸ್ಥಾತಮ್ ಆದಿಶ; ಏತಸ್ಯ ಮೂಲಸ್ಯ ಚತುರ್ಧಿಕ್ಷು ಖನಿತ್ವಾಮ್ ಅಲವಾಲಂ ಸ್ಥಾಪಯಾಮಿ | 9 ತತಃ ಫಲಿತುಂ ಶಕ್ನೋತಿ ಯದಿ ನ ಫಲತಿ ತರ್ಹಿ ಪಶ್ಚಾತ್ ಭೇತ್ಸ್ಯಸಿ | 10 ಅಥ ವಿಶ್ರಾಮವಾರೇ ಭಜನಗೇಹೇ ಯೀಶುರುಪದಿಶತಿ 11 ತಸ್ಮಿತ್ ಸಮಯೇ ಭೂತಗ್ರಸ್ತತ್ವಾತ್ ಕುಬ್ಜೀಭೂಯಾಷ್ಟಾದಶವರ್ಷಾಣಿ ಯಾವತ್ ಕೇನಾಪ್ಯಪಾಯೇನ ಋಜು ಭವಿತುಂ ನ ಶಕ್ನೋತಿ ಯಾ ದುರ್ಬಲಾ ಸ್ತ್ರೀ, 12 ತಾಂ ತತ್ರೋಪಸ್ಥಿತಾಂ ವಿಲೋಕ್ಯ ಯೀಶುಸ್ತಾಮಾಹೂಯ ಕಥಿತವಾನ್ ಹೇ ನಾರಿ ತವ ದೌರ್ಬಲ್ಯಾತ್ ತ್ವಂ ಮುಕ್ತಾ ಭವ | 13 ತತಃ ಪರಂ ತಸ್ಯಾ ಗಾತ್ರೇ ಹಸ್ತಾರ್ಪಣಮಾತ್ರಾತ್ ಸಾ ಋಜುರ್ಭೂತೈಶ್ಚರಸ್ಯ ಧನ್ಯವಾದಂ ಕರ್ತುಮಾರೇಭೇ | 14 ಕಿನ್ನು ವಿಶ್ರಾಮವಾರೇ ಯೀಶುನಾ ತಸ್ಯಾಃ ಸ್ವಾಸ್ಥ್ಯಕರಣಾದ್ ಭಜನಗೇಹಸ್ಯಾಧಿಪತಿಃ ಪ್ರಕುಪ್ಯ ಲೋಕಾನ್ ಉವಾಚ, ಷಟ್ಪದಿನೇಷು ಲೋಕೈಃ ಕರ್ಮ್ಯ ಕರ್ತವ್ಯಂ ತಸ್ಮಾದ್ಧೇತೋಃ ಸ್ವಾಸ್ಥ್ಯಾರ್ಥಂ ತೇಷು ದಿನೇಷು ಆಗಚ್ಛತ, ವಿಶ್ರಾಮವಾರೇ ಮಾಗಚ್ಛತ | 15 ತದಾ ಪಭುಃ ಪ್ರತ್ಯುವಾಚ ರೇ ಕಪಟಿನೋ ಯುಷ್ಮಾಕಮ್ ಏಕೈಕೋ ಜನೋ ವಿಶ್ರಾಮವಾರೇ ಸ್ತ್ರೀಯಂ ಸ್ತ್ರೀಯಂ ವ್ಯಷಭಂ ಗರ್ದಭಂ ವಾ ಬನ್ಧನಾನ್ಮೋಚಯಿತ್ವಾ ಜಲಂ ಪಾಯಯಿತುಂ ಕಿಂ ನ ನಯತಿ? 16 ತರ್ಹ್ಯಾಷ್ಟಾದಶವತ್ಸರಾನ್ ಯಾವತ್ ಶೈತಾನಾ ಬದ್ಧಾ ಇಬ್ರಾಹೀಮಃ ಸನ್ನತಿಯಂ ನಾರೀ ಕಿಂ ವಿಶ್ರಾಮವಾರೇ ನ ಮೋಚಯಿಶವ್ಯಾ? 17 ಏಷು ವಾಕ್ಯೇಷು ಕಥಿತೇಷು ತಸ್ಯ ವಿಪಕ್ಷಾಃ ಸಲಜ್ಞಾ ಜಾತಾಃ ಕಿನ್ನು ತೇನ ಕೃತಸವ್ಯಮಹಾಕರ್ಮ್ಯಕಾರಣಾತ್ ಲೋಕನಿವಹಃ ಸಾನನ್ಮೋಽಭವತ್ | 18 ಅನನ್ತರಂ ಸೋವದದ್ ಈಶ್ವರಸ್ಯ ರಾಜ್ಯಂ ಕಸ್ಯ ಸದ್ಯಶಂ? ಕೇನ ತದುವಮಾಸ್ಯಾಮಿ? 19 ಯತ್ ಸರ್ವಪಬೀಜಂ ಗೃಹೀತ್ವಾ ಕಶ್ಚಿಜ್ಜನ ಉದ್ಯಾನ ಉಪವಾನ್ ತದ್ ಬೀಜಮಜ್ಜುರಿತಂ ಸತ್ ಮಹಾವ್ಯಕ್ತೋಽಜಾಯತ, ತತಸ್ತಸ್ಯ ಶಾಖಾಸು ವಿಹಾಯಸೀಯವಿಹಗಾ ಆಗತ್ಯ ನ್ಯೂಷುಃ, ತದ್ವಾಜ್ಯಂ ತಾದ್ಯಶೇನ ಸರ್ವಪಬೀಜೇನ ತುಲ್ಯಂ | 20 ಪುನಃ ಕಥಯಾಮಾಸ, ಈಶ್ವರಸ್ಯ ರಾಜ್ಯಂ ಕಸ್ಯ ಸದ್ಯಶಂ ವದಿಷ್ಯಾಮಿ? ಯತ್ ಕಿಣ್ವಂ ಕಾಚಿತ್ ಸ್ತ್ರೀ ಗೃಹೀತ್ವಾ ದ್ಯೋಣತ್ರಯಪರಿಮಿತಗೋಧೂಮಚೂರ್ಣೇಷು ಸ್ಥಾಪಯಾಮಾಸ, 21 ತತಃ ಕ್ರಮೇಣ ತತ್ ಸರ್ವಗೋಧೂಮಚೂರ್ಣಂ ವ್ಯಾಪ್ನೋತಿ, ತಸ್ಯ ಕಿಣ್ವಸ್ಯ ತುಲ್ಯಮ್ ಈಶ್ವರಸ್ಯ ರಾಜ್ಯಂ | 22 ತತಃ ಸ ಯಿರೂಶಾಲಮ್ಪಗರಂ ಪ್ರತಿ ಯಾತ್ರಾಂ ಕೃತ್ವಾ ನಗರೇ ನಗರೇ ಗ್ರಾಮೇ ಗ್ರಾಮೇ ಸಮುಪದಿಶನ್

ಜಗಮು | 23 ತದಾ ಕಶ್ಚಿಜ್ಜನಸ್ತಂ ಪಪ್ಪಚ್ಚ, ಹೇ ಪ್ರಭೋ ಕಿಂ ಕೇವಲಮ್ ಅಲ್ಪೇ ಲೋಕಾಃ ಪರಿತ್ರಾಸ್ಯಂತೇ? 24 ತತಃ ಸ ಲೋಕಾನ್ ಉವಾಚ, ಸಂಕೀರ್ಣದ್ವಾರೇಣ ಪ್ರವೇಷ್ಣುಂ ಯತಃಪ್ಪಂ, ಯತೋಹಂ ಯುಷ್ಮಾನ್ ವದಾಮಿ, ಬಹವಃ ಪ್ರವೇಷ್ಣುಂ ಚೇಷ್ಟಿಷ್ಯಂತೇ ಕಿನ್ನು ನ ಶಕ್ಯಂತಿ | 25 ಗೃಹಪತಿನೋತ್ಥಾಯ ದ್ವಾರೇ ರುದ್ಧೇ ಸತಿ ಯದಿ ಯೂಯಂ ಬಹಿಃ ಸ್ಥಿತ್ವಾ ದ್ವಾರಮಾಹತ್ಯ ವದಥ, ಹೇ ಪ್ರಭೋ ಹೇ ಪ್ರಭೋ ಅಸ್ಮತ್ಕಾರಣಾದ್ ದ್ವಾರಂ ಮೋಚಯತು, ತತಃ ಸ ಇತಿ ಪ್ರತಿವಕ್ಷ್ಯತಿ, ಯೂಯಂ ಕುತ್ರತ್ಯಾ ಲೋಕಾ ಇತ್ಯಹಂ ನ ಜಾನಾಮಿ | 26 ತದಾ ಯೂಯಂ ವದಿಷ್ಯಥ, ತವ ಸಾಕ್ಷಾದ್ ವಯಂ ಭೇಜನಂ ಪಾನಾಞ್ ಕೃತವನ್ತಃ, ತ್ವಇಷ್ಟಾಸ್ಥಾಕಂ ನಗರಸ್ಯ ಪಥಿ ಸಮುಪದಿಷ್ಯವಾನ್ | 27 ಕಿನ್ನು ಸ ವಕ್ಷ್ಯತಿ, ಯುಷ್ಮಾನಹಂ ವದಾಮಿ, ಯೂಯಂ ಕುತ್ರತ್ಯಾ ಲೋಕಾ ಇತ್ಯಹಂ ನ ಜಾನಾಮಿ; ಹೇ ದುರಾಚಾರಿಣೋ ಯೂಯಂ ಮತ್ತೋ ದೂರೀಭವತ | 28 ತದಾ ಇಬ್ರಾಹೀಮಂ ಇಸ್ತಾಕಂ ಯಾಕೂಬಞ್ಚ ಸರ್ವಭವಿಷ್ಯದ್ವಾದಿನಶ್ಚ ಈಶ್ವರಸ್ಯ ರಾಜ್ಯಂ ಪ್ರಾಪ್ತಾನ್ ಸ್ತಾಂಶ್ಚ ಬಹಿಷ್ಕೃತಾನ್ ದೃಷ್ಟ್ವಾ ಯೂಯಂ ರೋದನಂ ದನ್ವೇದನ್ವಘೋಷಣಞ್ಚ ಕರಿಷ್ಯಥ | 29 ಅಪರಞ್ಚ ಪೂರ್ವಪಶ್ಚಿಮದಕ್ಷಿಣೋತ್ತರದಿಗ್ಲೋ ಲೋಕಾ ಆಗತ್ಯ ಈಶ್ವರಸ್ಯ ರಾಜ್ಯೇ ನಿವತ್ಸಂತಿ | 30 ಪಶ್ಚತೇತ್ಥಂ ಶೇಷೀಯಾ ಲೋಕಾ ಅಗ್ರಾ ಭವಿಷ್ಯಂತಿ, ಅಗ್ರೀಯಾ ಲೋಕಾಶ್ಚ ಶೇಷಾ ಭವಿಷ್ಯಂತಿ | 31 ಅಪರಞ್ಚ ತಸ್ಮಿನ್ ದಿನೇ ಕಿಯನ್ತಃ ಫಿರೂಶಿನ ಆಗತ್ಯ ಯೇಶುಂ ಪ್ರೋಚುಃ, ಬಹಿರ್ಗಚ್ಚ, ಸ್ಥಾನಾದಸ್ಮಾತ್ ಪ್ರಸ್ಥಾನಂ ಕುರು, ಹೇರೋದ್ ತ್ವಾಂ ಜಿಘಾಂಸತಿ | 32 ತತಃ ಸ ಪ್ರತ್ಯವೋಚತ್ ಪಶ್ಚತಾದ್ಯ ಶ್ರುತ್ವ ಭೂತಾನ್ ವಿಹಾಪ್ಯ ರೋಗಿಣೋಽರೋಗಿಣಃ ಕೃತ್ಯಾ ತ್ವತೀಯೇಷ್ವಿ ಸೇತ್ಸಾಽಮಿ, ಕಥಾಮೇತಾಂ ಯೂಯಮಿತ್ಯಾ ತಂ ಭೂರಿಮಾಯಂ ವದತ | 33 ತತ್ರಾಪ್ಯದ್ಯ ಶ್ಚಃ ಪರಶ್ಚಶ್ಚ ಮಯಾ ಗಮನಾಗಮನೇ ಕರ್ತವ್ಯೇ, ಯತೋ ಹೇತೋ ಯೀರೂಶಾಲಮೋ ಬಹಿಃ ಕುತ್ರಾಪಿ ಕೋಪಿ ಭವಿಷ್ಯದ್ವಾದೀ ನ ಘನಿಷ್ಯತೇ | 34 ಹೇ ಯಿರೂಶಾಲಮ್ ಹೇ ಯಿರೂಶಾಲಮ್ ತ್ವಂ ಭವಿಷ್ಯದ್ವಾದಿನೋ ಹಂಸಿ ತವಾನ್ತಿಕೇ ಪ್ರೇರಿತಾನ್ ಪ್ರಸ್ತರೈರ್ಮಾರಯಸಿ ಚ, ಯಥಾ ಕುಕುಟೇ ನಿಜಪಕ್ಷಾಢಃ ಸ್ವಶಾವಕಾನ್ ಸಂಗೃಹ್ಯಂತಿ, ತಥಾಹಮಪಿ ತವ ಶಿಶೂನ್ ಸಂಗ್ರಹೀತುಂ ಕತಿವಾರಾನ್ ಬಂಞಂ ಕಿನ್ನು ತ್ವಂ ನೈಚ್ಛಃ | 35 ಪಶ್ಚತ ಯುಷ್ಮಾಕಂ ವಾಸಸ್ಥಾನಾನಿ ಪ್ರೋಚ್ಛಿದ್ಯಮಾನಾನಿ ಪರಿತ್ಯಕ್ತಾನಿ ಚ ಭವಿಷ್ಯಂತಿ; ಯುಷ್ಮಾನಹಂ ಯಥಾರ್ಥಂ ವದಾಮಿ, ಯಃ ಪ್ರಭೋ ನಾರ್ಮ್ಯಾಗಚ್ಛತಿ ಸ ಧನ್ಯ ಇತಿ ವಾಚಂ ಯಾವತ್ಕಾಲಂ ನ ವದಿಷ್ಯಥ, ತಾವತ್ಕಾಲಂ ಯೂಯಂ ಮಾಂ ನ ದ್ರಕ್ಷ್ಯಥ |

14 ಅನನ್ತರಂ ವಿಶ್ರಾಮವಾರೇ ಯೀಶೌ ಪ್ರಧಾನಸ್ಯ ಫಿರೂಶಿನೋ ಗೃಹೇ ಭೋಕ್ತುಂ ಗತವತಿ ತೇ ತಂ ವೀಕ್ಷಿತುಮ್ ಆರೇಭಿರೇ | 2 ತದಾ ಜಲೋದರೀ ತಸ್ಯ ಸಮ್ಮುಖೇ ಸ್ಥಿತಃ | 3 ತತಃ ಸ ವ್ಯವಸ್ಥಾಪಕಾನ್ ಫಿರೂಶಿನಶ್ಚ ಪಪ್ಪಚ್ಚ, ವಿಶ್ರಾಮವಾರೇ ಸ್ವಾಸ್ಥ್ಯಂ ಕರ್ತವ್ಯಂ ನ ವಾ? ತತಸ್ತೇ ಕಿಮಪಿ ನ ಪ್ರತ್ಯೂಚುಃ | 4 ತದಾ ಸ ತಂ ರೋಗಿಣಂ ಸ್ವಸ್ಥಂ ಕೃತ್ಯಾ ವಿಸಸರ್ಜ; 5 ತಾನುವಾಚ ಚ ಯುಷ್ಮಾಕಂ ಕಸ್ಯಚಿಡ್ ಗರ್ಧಭೋ ವ್ಯಷಭೋ ವಾ ಚೇದ್ ಗರ್ತೇ ಪತತಿ ತರ್ಹಿ ವಿಶ್ರಾಮವಾರೇ ತತ್ಕ್ಷಣಂ ಸ ಕಿಂ ತಂ ನೋತ್ಥಾಪಯಿಷ್ಯತಿ? 6 ತತಸ್ತೇ ಕಥಾಯಾ ಏತಸ್ಯಾಃ ಕಿಮಪಿ ಪ್ರತಿವಕ್ತುಂ ನ ಶೇಕುಃ | 7 ಅಪರಞ್ಚ ಪ್ರಧಾನಸ್ಥಾನಮನೋನೀತತ್ಕರಣಂ ವಿಲೋಕ್ಯ ಸ ನಿಮನ್ವಿತಾನ್ ಏತದುಪದೇಶಕಥಾಂ ಜಗಾದ, 8 ತ್ವಂ

ವಿವಾಹಾದಿಭೋಜ್ಯೇಷು ನಿಮನ್ವಿತಃ ಸನ್ ಪ್ರಧಾನಸ್ಥಾನೇ ಮೋಪಾವೇಕ್ಷೀಃ | ತ್ವತ್ತೋ ಗೌರವಾನಿತ್ಯನಿಮನ್ವಿತಜನ ಆಯಾತೇ 9 ನಿಮನ್ವಯಿತಾಗತ್ಯ ಮನುಷ್ಯಾಯೈತ್ಸ್ಮೈ ಸ್ಥಾನಂ ದೇಹೀತಿ ವಾಕ್ಯಂ ಚೇದ್ ವಕ್ಷ್ಯತಿ ತರ್ಹಿ ತ್ವಂ ಸಜ್ಜುಚಿತೋ ಭೂತ್ಯಾ ಸ್ಥಾನಂ ಇತರಸ್ಮಿನ್ ಉಪವೇಷ್ಯಮ್ ಉದ್ಯಂಸ್ಯಸಿ | 10 ಅಸ್ಮಾತ್ ಕಾರಣಾದೇವ ತ್ವಂ ನಿಮನ್ವಿತೋ ಗತ್ವಾಪ್ರಧಾನಸ್ಥಾನಂ ಉಪವಿಶ, ತತೋ ನಿಮನ್ವಯಿತಾಗತ್ಯ ವದಿಷ್ಯತಿ, ಹೇ ಬನ್ನೋ ಪ್ರೋಚ್ಚಸ್ಥಾನಂ ಗತ್ತೋಪವಿಶ, ತಥಾ ಸತಿ ಭೋಜನೋಪವಿಷ್ಯಾನಾಂ ಸಕಲಾನಾಂ ಸಾಕ್ಷಾತ್ ತ್ವಂ ಮಾನ್ಯೋ ಭವಿಷ್ಯಸಿ | 11 ಯಃ ಕಶ್ಚಿತ್ ಸ್ವಮುನ್ನಮಯತಿ ಸ ನಮಯಿಷ್ಯತೇ, ಕಿನ್ನು ಯಃ ಕಶ್ಚಿತ್ ಸ್ವಂ ನಮಯತಿ ಸ ಉನ್ನಮಯಿಷ್ಯತೇ | 12 ತದಾ ಸ ನಿಮನ್ವಯಿತಾರಂ ಜನಮಪಿ ಜಗಾದ, ಮಧ್ಯಾಹ್ನೇ ರಾತ್ರೌ ವಾ ಭೋಜ್ಯೇ ಕೃತೇ ನಿಜಬನ್ದುಗಣೋ ವಾ ಭ್ರಾತೃಗಣೋ ವಾ ಜ್ಞಾತಿಗಣೋ ವಾ ಧನಿಗಣೋ ವಾ ಸಮೀಪವಾಸಿಗಣೋ ವಾ ಏತಾನ್ ನ ನಿಮನ್ವಯ, ತಥಾ ಕೃತೇ ಚೇತ್ ತೇ ತ್ವಾಂ ನಿಮನ್ವಯಿಷ್ಯಂತಿ, ತರ್ಹಿ ಪರಿಶೋಧೋ ಭವಿಷ್ಯತಿ | 13 ಕಿನ್ನು ಯದಾ ಭೇಜ್ಯಂ ಕರೋಷಿ ತದಾ ದರಿದ್ರಶುಷ್ಕಕರಖಿಷ್ಣಾನ್ ನಿಮನ್ವಯ, 14 ತತ ಆಶಿಷಂ ಲಪ್ಸ್ಯಸೇ, ತೇಷು ಪರಿಶೋಧಂ ಕರ್ತುಮಶಕ್ಯವತ್ಪು ಶ್ಶಶಾನಾದ್ವಾರ್ಮ್ಯಕಾನಾಮುತ್ಥಾನಕಾಲೇ ತ್ವಂ ಫಲಾಂ ಲಪ್ಸ್ಯಸೇ | 15 ಅನನ್ತರಂ ತಾಂ ಕಥಾಂ ನಿಶಮ್ಯ ಭೋಜನೋಪವಿಷ್ಯಃ ಕಶ್ಚಿತ್ ಕಥಯಾಮಾಸ, ಯೇ ಜನ ಈಶ್ವರಸ್ಯ ರಾಜ್ಯೇ ಭೋಕ್ತುಂ ಲಪ್ಸ್ಯತೇ ಸಏವ ಧನ್ಯಃ | 16 ತತಃ ಸ ಉವಾಚ, ಕಶ್ಚಿತ್ ಜನೋ ರಾತ್ರೌ ಭೇಜ್ಯಂ ಕೃತ್ಯಾ ಬಹೂನ್ ನಿಮನ್ವಯಾಮಾಸ | 17 ತತೋ ಭೋಜನಸಮಯೇ ನಿಮನ್ವಿತಲೋಕಾನ್ ಆಹ್ವಾತುಂ ದಾಸದ್ವಾರಾ ಕಥಯಾಮಾಸ, ಖದ್ಯದ್ರವ್ಯಾಣಿ ಸರ್ವಾಣಿ ಸಮಾಸಾದಿತಾನಿ ಸಂತಿ, ಯೂಯಮಾಗಚ್ಛತ | 18 ಕಿನ್ನು ತೇ ಸರ್ವಃ ಏಕೈಕಂ ಛಲಂ ಕೃತ್ಯಾ ಕ್ಷಮಾಂ ಪ್ರಾರ್ಥಯಾಞ್ಚಿರೇ | ಪ್ರಥಮೋ ಜನಃ ಕಥಯಾಮಾಸ, ಕ್ಷೇತ್ರಮೇಕಂ ಕ್ರೀತವಾನಹಂ ತದೇವ ದ್ರಷ್ಟುಂ ಮಯಾ ಗನ್ತವ್ಯಮ್, ಅತಏವ ಮಾಂ ಕ್ಷನ್ತುಂ ತಂ ನಿವೇದಯ | 19 ಅನ್ಯೋ ಜನಃ ಕಥಯಾಮಾಸ, ದಶವ್ಯಷಾನಹಂ ಕ್ರೀತವಾನ್ ತಾನ್ ಪರೀಕ್ಷಿತುಂ ಯಾಮಿ ತಸ್ಮಾದೇವ ಮಾಂ ಕ್ಷನ್ತುಂ ತಂ ನಿವೇದಯ | 20 ಅಪರಃ ಕಥಯಾಮಾಸ, ವ್ಯೂಢವಾನಹಂ ತಸ್ಮಾತ್ ಕಾರಣಾದ್ ಯಾತುಂ ನ ಶಕ್ಯೋಮಿ | 21 ಪಶ್ಚಾತ್ ಸ ದಾಸೋ ಗತ್ವಾ ನಿಜಪ್ರಭೋಃ ಸಾಕ್ಷಾತ್ ಸರ್ವವ್ಯತ್ಯಾನ್ತಂ ನಿವೇದಯಾಮಾಸ, ತತೋಸೌ ಗೃಹಪತಿಃ ಕುಶಿತ್ಯಾ ಸ್ವದಾಸಂ ವ್ಯಾಜಕಾರ, ತ್ವಂ ಸತ್ತರಂ ನಗರಸ್ಯ ಸನ್ನಿವೇಶಾನ ಮಾಗಾಂಶ್ಚ ಗತ್ವಾ ದರಿದ್ರಶುಷ್ಕಕರಖಿಷ್ಣಾನ್ ಅತ್ರಾನಯ | 22 ತತೋ ದಾಸೋಽವದತ್, ಹೇ ಪ್ರಭೋ ಭವತ ಅಜ್ಞಾನಸಾರೇಣಾಕ್ರಿಯತ ತಥಾಪಿ ಸ್ಥಾನಮಸ್ತಿ | 23 ತದಾ ಪ್ರಭುಃ ಪುನ ದಾರ್ಸಾಯಾಕಥಯತ್, ರಾಜಪಥಾನ್ ವ್ಯಕ್ಷಮೂಲಾನಿ ಚ ಯಾತ್ವಾ ಮದೀಯಗೃಹಪೂರಣಾರ್ಥಂ ಲೋಕಾನಾಗನ್ತುಂ ಪ್ರವತ್ಸಯ | 24 ಅಹಂ ಯುಷ್ಯಚ್ಛಂ ಕಥಯಾಮಿ, ಪೂರ್ವನಿಮನ್ವಿತಾನಮೇಕೋಪಿ ಮಮಾಸ್ಯ ರಾತ್ರಿಭೋಜ್ಯಸ್ಥಾಸ್ಥಾದಂ ನ ಪ್ರಾಪ್ಸ್ಯತಿ | 25 ಅನನ್ತರಂ ಬಹುಷು ಲೋಕೇಷು ಯೀಶೋಃ ಪಶ್ಚಾದ್ ವ್ರಜಿತೇಷು ಸತ್ಯ ಸ ವ್ಯಾಘುಲೈ ತೇಭ್ಯಃ ಕಥಯಾಮಾಸ, 26 ಯಃ ಕಶ್ಚಿನ್ ಮಮ ಸಮೀಪಮ್ ಆಗತ್ಯ ಸ್ವಸ್ಯ ಮಾತಾ ಪಿತಾ ಪತ್ನೀ ಸನ್ತಾನಾ ಭ್ರಾತರೋ ಭಗಿಮ್ಯೋ ನಿಜಪ್ರಾಣಾಶ್ಚ ಏತೇಭ್ಯಃ ಸರ್ವೇಭ್ಯೋ ಮಯ್ಯಧಿಕಂ ಪ್ರೇಮ ನ ಕರೋತಿ, ಸ ಮಮ ಶಿಷ್ಯೋ ಭವಿತುಂ ನ ಶಕ್ಯತಿ | 27 ಯಃ ಕಶ್ಚಿತ್ ಸ್ತ್ರೀಯಂ ಕ್ರುಶಂ ವಹನ್ ಮಮ ಪಶ್ಚಾನ್ಯ ಗಚ್ಛತಿ, ಸೋಪಿ ಮಮ ಶಿಷ್ಯೋ

ಭವಿತುಂ ನ ಶಕ್ಯತಿ | 28 ದುರ್ಗನಿರ್ಮಾಣೇ ಕತಿವ್ಯಯೋ ಭವಿಷ್ಯತಿ, ತಥಾ ತಸ್ಯ ಸಮಾಪ್ತಿಕರಣಾರ್ಥಂ ಸಮುತ್ತಿರಸ್ತಿ ನ ವಾ, ಪ್ರಥಮಮುಪವಿಶ್ಯ ಏತನ್ನ ಗಣಯತಿ, ಯುಷ್ಮಾಕಂ ಮಧ್ಯ ಏತಾದ್ಯಶಃ ಕೋಸ್ತಿ? 29 ನೋಚೇದ್ ಭಿತ್ತಿಂ ಕೃತ್ವಾ ಶೇಷೇ ಯದಿ ಸಮಾಪಯಿತುಂ ನ ಶಕ್ಯತಿ, 30 ತರ್ಹಿ ಮಾನುಷೋಯಂ ನಿಚೇತುಮ್ ಆರಭತ ಸಮಾಪಯಿತುಂ ನಾಶಕ್ನೋತ್, ಇತಿ ವ್ಯಾಹೃತ್ಯ ಸರ್ವೇ ತಮುಪಹಸಿಷ್ಯನ್ತಿ | 31 ಅಪರಂಶ್ಚ ಭಿನ್ನಭೂಪತ್ರಿನಾ ಸಹ ಯುದ್ಧಂ ಕರ್ತುಮ್ ಉದ್ಯಮ್ಯ ದಶಸಹಸ್ರಾಣಿ ಸೈನ್ಯಾನಿ ಗೃಹೀತ್ವಾ ವಿಂಶತಿಸಹಸ್ರೇಃ ಸೈನ್ಯೈಃ ಸಹಿತಸ್ಯ ಸಮೀಪವಾಸಿನಃ ಸಮ್ಖಲಂ ಯಾತುಂ ಶಕ್ಯಾಮಿ ನ ವೇತಿ ಪ್ರಥಮಂ ಉಪವಿಶ್ಯ ನ ವಿಚಾರಯತಿ ಏತಾದೃಶೋ ಭೂಮಿಪತೀಃ ಕಃ? 32 ಯದಿ ನ ಶಕ್ನೋತಿ ತರ್ಹಿ ರಿಪಾವತಿರೂರೇ ತಿಷ್ಠತಿ ಸತಿ ನಿಜದೂತಂ ಪ್ರೇಷ್ಯ ಸನ್ನಿಂ ಕರ್ತುಂ ಪ್ರಾರ್ಥಯೇತ | 33 ತದ್ವದ್ ಯುಷ್ಮಾಕಂ ಮಧ್ಯೇ ಯಃ ಕಶ್ಚಿನ್ ಮದರ್ಥಂ ಸರ್ವಸ್ತಂ ಹಾತುಂ ನ ಶಕ್ನೋತಿ ಸ ಮಮ ಶಿಷ್ಯೋ ಭವಿತುಂ ನ ಶಕ್ಯತಿ | 34 ಲವಣಮ್ ಉತ್ರಮಮ್ ಇತಿ ಸತ್ಯಂ, ಕಿನ್ನು ಯದಿ ಲವಣಸ್ಯ ಲವಣತ್ವಮ್ ಅಪಗಚ್ಛತಿ ತರ್ಹಿ ತತ್ ಕಥಂ ಸ್ವಾದುಯುಕ್ತಂ ಭವಿಷ್ಯತಿ? 35 ತದ ಭೂಮ್ಯರ್ಥಮ್ ಆಲವಾಲರಾಶ್ಚರ್ಥಮಪಿ ಭದ್ರಂ ನ ಭವತಿ; ಲೋಕಾಸ್ತದ್ ಬಹಿಃ ಕ್ಷಿಪನ್ತಿ | ಯಸ್ಯ ಶ್ರೋತುಂ ಶ್ರೋತ್ರೇ ಸ್ತಃ ಸ ಶ್ರುಣೋತು |

15 ತದಾ ಕರಸಙ್ಗಾಯಿನಃ ಪಾಪಿನಶ್ಚ ಲೋಕಾ ಉಪದೇಶ್ಯಧಾಂ ಶ್ರೋತುಂ ಯೇಶೋಃ ಸಮೀಪಮ್ ಆಗಚ್ಛನ್ | 2 ತತಃ ಫಿರೂಶಿನ ಉಪಾಧ್ಯಾಯಾಶ್ಚ ವಿವದಮಾನಾಃ ಕಥಯಾಮಾಸುಃ ಏಷ ಮಾನುಷಃ ಪಾಪಿಭಿಃ ಸಹ ಪ್ರಣಯಂ ಕೃತ್ವಾ ತೈಃ ಸಾರ್ಧಂ ಭುಂಕ್ತೇ | 3 ತದಾ ಸ ತೇಶ್ಯ ಇವಾಂ ದೃಷ್ಟಾನ್ತಕಥಾಂ ಕಥಿತವಾನ್, 4 ಕಸ್ಯಚಿತ್ ಶತಮೇಷೇಷು ತಿಷ್ಠತ್ಯು ತೇಷಾಮೇಕಂ ಸ ಯದಿ ಹಾರಯತಿ ತರ್ಹಿ ಮಧ್ಯೇಪ್ರಾನ್ತರಮ್ ಏಕೋನಶತಮೇಷಾನ್ ವಿಹಾಯ ಹಾರಿತಮೇಷಸ್ಯ ಉದ್ದೇಶಪ್ರಾಪ್ತಿವರ್ಯುನತಂ ನ ಗವೇಷಯತಿ, ಏತಾದೃಶೋ ಲೋಕೋ ಯುಷ್ಮಾಕಂ ಮಧ್ಯೇ ಕ ಆಸ್ತೇ? 5 ತಸ್ಮೋದ್ದೇಶಂ ಪ್ರಾಪ್ಯ ಹ್ಯಷ್ಟಮನಾಸ್ತಂ ಸ್ಯನ್ನೇ ನಿಧಾಯ ಸ್ವಸ್ಥಾನಮ್ ಆನೀಯ ಬನ್ಧುಬಾನ್ಧವಸಮೀಪವಾಸಿನ ಆಹೂಯ ವಕ್ತ್ರಿ, 6 ಹಾರಿತಂ ಮೇಷಂ ಪ್ರಾಪ್ತೋಹಮ್ ಅತೋ ಹೇತೋ ಮರ್ಯಾ ಸಾರ್ಧಮ್ ಆನಂತ | 7 ತದ್ವದಹಂ ಯುಷ್ಮಾನ್ ವದಾಮಿ, ಯೇಷಾಂ ಮನಃಪರಾವರ್ತನಸ್ಯ ಪ್ರಯೋಜನಂ ನಾಸ್ತಿ, ತಾದೃಶೈಕೋನಶತಧಾರ್ಮಿಕಕಾರಣಾದ್ ಯ ಆನಂದಸ್ತಸ್ಮಾದ್ ಏಕಸ್ಯ ಮನಃಪರಿವರ್ತಿನಃ ಪಾಪಿನಃ ಕಾರಣಾತ್ ಸ್ವಗೇಽಧಿಕಾನನ್ಯೋ ಜಾಯತೇ | 8 ಅಪರಂಶ್ಚ ದಶಾನಾಂ ರೂಪ್ಯಖಣ್ಣಾನಾಮ್ ಏಕಖಣ್ಣೇ ಹಾರಿತೇ ಪ್ರದೀಪಂ ಪ್ರಜ್ವಲ್ಯ ಗೃಹಂ ಸಮ್ವಾರ್ಜ್ಯ ತಸ್ಯ ಪ್ರಾಪ್ತಿಂ ಯಾವದ್ ಯತ್ನೇನ ನ ಗವೇಷಯತಿ, ಏತಾದೃಶೀ ಯೋಷಿತ್ ಕಾಸ್ತೇ? 9 ಪ್ರಾಪ್ತೇ ಸತಿ ಬನ್ಧುಬಾನ್ಧವಸಮೀಪವಾಸಿನೀರಾಹೂಯ ಕಥಯತಿ, ಹಾರಿತಂ ರೂಪ್ಯಖಣ್ಣಂ ಪ್ರಾಪ್ತಾಹಂ ತಸ್ಮಾದೇವ ಮಯಾ ಸಾರ್ಧಮ್ ಆನಂತ | 10 ತದ್ವದಹಂ ಯುಷ್ಮಾನ್ ವ್ಯಾಹರಾಮಿ, ಏಕೇನ ಪಾಪಿನಾ ಮನಸಿ ಪರಿವರ್ತೀತಃ, ಈಶ್ವರಸ್ಯ ದೂತಾನಾಂ ಮಧ್ಯೇಪ್ರಾನ್ತರೋ ಜಾಯತೇ | 11 ಅಪರಂಶ್ಚ ಸ ಕಥಯಾಮಾಸ, ಕಸ್ಯಚಿದ್ ದ್ವಾಪುತ್ರಾವಾಸ್ತಾಂ, 12 ತಯೋಃ ಕನಿಷ್ಠ ಪುತ್ರಃ ಪಿತೃ ಕಥಯಾಮಾಸ, ಹೇ ಪಿತೃವ ಸಮ್ಪತ್ತಾ ಯಮಂಶಂ ಪ್ರಾಪ್ತ್ವಾಮ್ಹಕಂ ವಿಭಜ್ಯ ತಂ ದೇಹಿ, ತತಃ ಪಿತಾ ನಿಜಾಂ ಸಮ್ಪತ್ತಿಂ ವಿಭಜ್ಯ

ತಾಭ್ಯಾಂ ದದೌ | 13 ಕತಿಪಯಾತ್ ಕಾಲಾತ್ ಪರಂ ಸ ಕನಿಷ್ಠಪುತ್ರಃ ಸಮಸ್ತಂ ಧನಂ ಸಂಗೃಹ್ಯ ದೂರದೇಶಂ ಗತ್ವಾ ದುಷ್ಟಾಚರಣೇನ ಸವ್ವಾಂ ಸಮ್ಪತ್ತಿಂ ನಾಶಯಾಮಾಸ | 14 ತಸ್ಯ ಸರ್ವಧನೇ ವ್ಯಯಂ ಗತೇ ತದ್ದೇಶೇ ಮಹಾದುರ್ಭಿಕ್ಷಂ ಬಭೂವ, ತತಸ್ತಸ್ಯ ದೈನ್ಯದಶಾ ಭವಿತುಮ್ ಆರೇಭೇ | 15 ತತಃ ಪರಂ ಸ ಗತ್ವಾ ತದ್ದೇಶೀಯಂ ಗೃಹಸ್ಥಮೇಕಮ್ ಆಶ್ರಯತ; ತತಃ ಸತಂ ಶೂಕರವಜ್ರಂ ಚಾರಯಿತುಂ ಪ್ರಾನ್ತರಂ ಪ್ರೇಷಯಾಮಾಸ | 16 ಕೇನಾಪಿ ತಸ್ಮೈ ಭಕ್ತ್ಯಾದಾನಾತ್ ಸ ಶೂಕರಫಲವಲಲೇನ ಪಿಚಿಣ್ಣಪೂರಣಾಂ ವವಾಙ್ಮ | 17 ಶೇಷೇ ಸ ಮನಸಿ ಚೇತನಾಂ ಪ್ರಾಪ್ಯ ಕಥಯಾಮಾಸ, ಹಾ ಮಮ ಪಿತುಃ ಸಮೀಪೇ ಕತಿ ಕತಿ ವೇತನಭುಜೋ ದಾಸಾ ಯದೇಷ್ಯಂ ತತೋಧಿಕಶ್ಚ ಭಕ್ತಂ ಪ್ರಾಪ್ತುವನ್ತಿ ಕಿನ್ಯುಹಂ ಕ್ಷುಧಾ ಮುಮೂರ್ಷುಃ | 18 ಅಹಮುತ್ಥಾಯ ಪಿತುಃ ಸಮೀಪಂ ಗತ್ವಾ ಕಥಾಮೇತಾಂ ವದಿಷ್ಯಾಮಿ, ಹೇ ಪಿತರ್ ಈಶ್ವರಸ್ಯ ತವ ಚ ವಿರುದ್ಧಂ ಪಾಪಮಕರವಮ್ 19 ತವ ಪುತ್ರಇತಿ ವಿಖ್ಯಾತೋ ಭವಿತುಂ ನ ಯೋಗ್ಯೋಸ್ತಿ ಚ, ಮಾಂ ತವ ವೈತನಿಕಂ ದಾಸಂ ಕೃತ್ವಾ ಸ್ಥಾಪಯ | 20 ಪಶ್ಚಾತ್ ಸ ಉತ್ಥಾಯ ಪಿತುಃ ಸಮೀಪಂ ಜಗಾಮ; ತತಸ್ತಸ್ಯ ಪಿತಾತಿರೂರೇ ತಂ ನಿರೀಕ್ಷ್ಯ ದಯಾಭ್ಯಕ್ತೇ, ಧಾವಿತ್ವಾ ತಸ್ಯ ಕಣ್ಣಂ ಗೃಹೀತ್ವಾ ತಂ ಚುಚುಮ್ಯ ಚ | 21 ತದಾ ಪುತ್ರ ಉವಾಚ, ಹೇ ಪಿತರ್ ಈಶ್ವರಸ್ಯ ತವ ಚ ವಿರುದ್ಧಂ ಪಾಪಮಕರವಂ, ತವ ಪುತ್ರಇತಿ ವಿಖ್ಯಾತೋ ಭವಿತುಂ ನ ಯೋಗ್ಯೋಸ್ತಿ ಚ | 22 ಕಿನ್ನು ತಸ್ಯ ಪಿತಾ ನಿಜದಾಸಾನ್ ಆದಿದೇಶ, ಸರ್ವೋತ್ತಮವಸ್ತ್ರಾಣ್ಯಾನೀಯ ಪರಿಧಾಪಯತೈನಂ ಹಸ್ತೇ ಚಾಭ್ಯುರೀಯಕಮ್ ಅರ್ಪಯತ ಪಾದಯೋಶ್ಚೋಪಾನಹೌ ಸಮರ್ಪಯತ; 23 ಪುಷ್ಪಂ ಗೋವತ್ಸಮ್ ಆನೀಯ ಮಾರಯತ ಚ ತಂ ಭುಕ್ತ್ವಾ ವಯಮ್ ಆನನ್ದಾಮ | 24 ಯತೋ ಮಮ ಪುತ್ರೋಯಮ್ ಅಮ್ನಿಯತ ಪುನರಜೀವೀದ್ ಹಾರಿತಶ್ಚ ಲಬ್ಧೋಭೂತ್ ತತಸ್ಯ ಆನಂತಿತಮ್ ಆರೇಭಿರೇ | 25 ತತ್ಕಾಲೇ ತಸ್ಯ ಜ್ಯೇಷ್ಠಃ ಪುತ್ರಃ ಕ್ಷೇತ್ರ ಆಸೀತ್ | ಅಥ ಸ ನಿವೇಶನಸ್ಯ ನಿಕಟಂ ಆಗಚ್ಛನ್ ನೃತ್ಯಾಂನಾಂ ವಾದ್ಯಾನಾಂ ಶಬ್ದಂ ಶ್ರುತ್ವಾ 26 ದಾಸಾನಾಮ್ ಏಕಮ್ ಆಹೂಯ ಪಪ್ರಚ್ಛ, ಕಿಂ ಕಾರಣಮಸ್ಯ? 27 ತತಃ ಸೋವಾದೀತ್, ತವ ಭ್ರಾತಾಗಮತ್, ತವ ತಾತಶ್ಚ ತಂ ಸುಶರೀರಂ ಪ್ರಾಪ್ಯ ಪುಷ್ಪಂ ಗೋವತ್ಸಂ ಮಾರಿತವಾನ್ | 28 ತತಃ ಸ ಪ್ರಕೃಪ್ಯ ನಿವೇಶನಾನ್ತಃ ಪ್ರವೇಷ್ಯುಂ ನ ಸಮ್ಯೇನೇ; ತತಸ್ತಸ್ಯ ಪಿತಾ ಬಹಿರಾಗತ್ಯ ತಂ ಸಾಧಯಾಮಾಸ | 29 ತತಃ ಸ ಪಿತರಂ ಪ್ರತ್ಯುವಾಚ, ಪಶ್ಯ ತವ ಕಾಳ್ಪಿದಪ್ಯಾಜ್ಞಾಂ ನ ವಿಲಂಘ್ಯ ಬಹೂನ್ ವತ್ಸರಾನ್ ಅಹಂ ತ್ವಾಂ ಸೇವೇ ತಥಾಪಿ ಮಿತ್ರೈಃ ಸಾರ್ಧಮ್ ಉತ್ಸವಂ ಕರ್ತುಂ ಕದಾಪಿ ಛಾಗಮೇಕಮಪಿ ಮಹ್ಯಂ ನಾದದಾಃ; 30 ಕಿನ್ನು ತವ ಯಃ ಪುತ್ರೋ ವೇಶ್ಯಾಗಮನಾದಿಭಿಷ್ವಪ ಸಮ್ಪತ್ತಿಮ್ ಅಪವ್ಯಯಿತವಾನ್ ತಸ್ಮಿನ್ನಾಗತಮಾತ್ರೇ ತಸ್ಮೈವ ನಿಮಿತ್ತಂ ಪುಷ್ಪಂ ಗೋವತ್ಸಂ ಮಾರಿತವಾನ್ | 31 ತದಾ ತಸ್ಯ ಪಿತಾವೋಚತ್, ಹೇ ಪುತ್ರ ತ್ವಂ ಸರ್ವದಾ ಮಯಾ ಸಹಾಸಿ ತಸ್ಮಾನ್ ಮಮ ಯದ್ವದಾಸ್ಯೇ ತತ್ಸರ್ವಂ ತವ | 32 ಕಿನ್ನು ತವಾಯಂ ಭ್ರಾತಾ ಮೃತಃ ಪುನರಜೀವೀದ್ ಹಾರಿತಶ್ಚ ಭೂತಾ ಪ್ರಾಪ್ತೋಭೂತ್, ಏತಸ್ಮಾತ್ ಕಾರಣಾದ್ ಉತ್ಸವಾನನ್ವ ಕರ್ತುಮ್ ಉಚಿತಮಸ್ಮಾಕಮ್ |

16 ಅಪರಂಶ್ಚ ಯೇಶುಃ ಶಿಷ್ಯೇಭ್ಯೋನ್ಯಾಮೇಕಾಂ ಕಥಾಂ ಕಥಯಾಮಾಸ ಕಸ್ಯಚಿತ್ ಧನವತೋ ಮನುಷ್ಯಸ್ಯ ಗೃಹಕಾರ್ಯಾಧೀಶೇ ಸಮ್ಪತ್ತೇರವಪ್ಯಯೇಽವವಾದಿತೇ ಸತಿ 2 ತಸ್ಯ ಪ್ರಭುಸ್ವಮ್ ಆಹೂಯ ಜಗಾದ, ತ್ವಯಿ ಯಾಮಿಮಾಂ ಕಥಾಂ ಶ್ರುಣೋಮಿ ಸಾ ಕೀದೃಶೀ?

ತೃಂ ಗೃಹಕಾರ್ಯಾಧೀಶಕರ್ಮೋ ಗಣನಾಂ ದರ್ಶಯ
 ಗೃಹಕಾರ್ಯಾಧೀಶಪದೇ ತ್ವಂ ನ ಸ್ಥಾಸ್ಯಸಿ | 3 ತದಾ ಸ
 ಗೃಹಕಾರ್ಯಾಧೀಶೋ ಮನಸಾ ಚಿನ್ಮಯಮಾಸ, ಪ್ರಭು ಯದಿ ಮಾಂ
 ಗೃಹಕಾರ್ಯಾಧೀಶಪದಾದ್ ಭ್ರಂಶಯತಿ ತರ್ಹಿ ಕಿಂ ಕರಿಷ್ಯೇಹಂ?
 ಮೃದಂ ಖನಿತುಂ ಮಮ ಶಕ್ತಿರ್ನಾಸ್ತಿ ಭಿಕ್ಷಿತುಷ್ಣು ಅಜಿಷ್ಯೇಹಂ | 4
 ಅತಃಪವ ಮಯಿ ಗೃಹಕಾರ್ಯಾಧೀಶಪದಾತ್ ಚ್ಯುತೇ ಸತಿ ಯಥಾ ಲೋಕಾ
 ಮಹ್ಯಮ್ ಆಶ್ರಯಂ ದಾಸ್ಯನ್ನಿ ತದರ್ಥಂ ಯತ್ಕರ್ಮ ಮಯಾ ಕರಣೀಯಂ
 ತನ್ ನಿರ್ಣೀಯತೇ | 5 ಪಶ್ಚಾತ್ ಸ ಸ್ವಪ್ರಭೋರೇಕೈಕಮ್ ಅಧಮರ್ಣಮ್
 ಆಹೂಯ ಪ್ರಥಮಂ ಪಪ್ರಚ್ಛ, ತ್ವತ್ತೋ ಮೇ ಪ್ರಭುಷಾ ಕತಿ ಪ್ರಾಪ್ಯಮ್? 6
 ತತಃ ಸ ಉವಾಚ, ಏಕಶತಾಡಕತ್ಯೈಲಾನಿ; ತದಾ ಗೃಹಕಾರ್ಯಾಧೀಶಃ
 ಪ್ರೋವಾಚ, ತವ ಪತ್ರಮಾನೀಯ ಶೀಘ್ರಮುಪವಿಶ್ಯ ತತ್ರ ಪಞ್ಚಾಶತಂ
 ಲಿಖ | 7 ಪಶ್ಚಾದನ್ಯಮೇಕಂ ಪಪ್ರಚ್ಛ, ತ್ವತ್ತೋ ಮೇ ಪ್ರಭುಷಾ ಕತಿ
 ಪ್ರಾಪ್ಯಮ್? ತತಃ ಸೋವಾದೀದ್ ಏಕಶತಾಡಕಗೋಧೂಮಾಃ; ತದಾ ಸ
 ಕಥಯಾಮಾಸ, ತವ ಪತ್ರಮಾನೀಯ ಅಶೀತಿಂ ಲಿಖ | 8 ತೇನೈವ
 ಪ್ರಭುಸ್ತಮಯಧಾರ್ಥಕೃತಮ್ ಅಧೀಶಂ ತದ್ಬುದ್ಧಿವೈಪುಷ್ಯಾತ್
 ಪ್ರಶಶಂಸ; ಇತ್ಯಂ ದೀಪ್ತಿರೂಪಸನ್ಮಾನೇಭ್ಯ ಏತತ್ಸಂಸಾರಸ್ಯ ಸನ್ಮಾನಾ
 ವರ್ತಮಾನಕಾಲೇಽಧಿಕಬುದ್ಧಿಮನ್ನೋ ಭವನ್ನಿ | (aiṅ g165) 9 ಅತೋ
 ವದಾಮಿ ಯೂಯಮಪ್ಯಯಥಾರ್ಥೇನ ಧನೇನ ಮಿತ್ರಾಣಿ ಲಭದ್ಧಂ ತತೋ
 ಯುಷ್ಮಾಸು ಪದಭ್ರಷ್ಟೇಷ್ವಪಿ ತಾನಿ ಚಿರಕಾಲಮ್ ಆಶ್ರಯಂ ದಾಸ್ಯನ್ನಿ |
 (aiṅnios g166) 10 ಯಃ ಕಶ್ಚಿತ್ ಕ್ಷುದ್ರೇ ಕಾರ್ಯೋ ವಿಶ್ವಾಸ್ಯೋ ಭವತಿ ಸ
 ಮಹತಿ ಕಾರ್ಯೋಪಿ ವಿಶ್ವಾಸ್ಯೋ ಭವತಿ, ಕಿನ್ನು ಯಃ ಕಶ್ಚಿತ್ ಕ್ಷುದ್ರೇ
 ಕಾರ್ಯೋಽವಿಶ್ವಾಸ್ಯೋ ಭವತಿ ಸ ಮಹತಿ ಕಾರ್ಯೋಪ್ಯವಿಶ್ವಾಸ್ಯೋ ಭವತಿ |
 11 ಅತಃಪವ ಅಯಥಾರ್ಥೇನ ಧನೇನ ಯದಿ ಯೂಯಮವಿಶ್ವಾಸ್ಯಾ
 ಜಾತಾಸ್ತು ಸತ್ಯಂ ಧನಂ ಯುಷ್ಮಾಕಂ ಕರೇಷು ಕಃ ಸಮರ್ಪಯಿಷ್ಯತಿ? 12
 ಯದಿ ಚ ಪರಧನೇನ ಯೂಯಮ್ ಅವಿಶ್ವಾಸ್ಯಾ ಭವಥ ತರ್ಹಿ
 ಯುಷ್ಮಾಕಂ ಸ್ವಕೀಯಧನಂ ಯುಷ್ಮಭ್ಯಂ ಕೋ ದಾಸ್ಯತಿ? 13 ಕೋಪಿ
 ದಾಸ ಉಭೌ ಪ್ರಭೂ ಸೇವಿತುಂ ನ ಶಕ್ನೋತಿ, ಯತ ಏಕಸ್ಮಿನ್
 ಪ್ರೀಯಮಾಹೋಽನ್ಯಸ್ಮಿನ್ನಪ್ರೀಯತೇ ಯದ್ವಾ ಏಕಂ ಜನಂ ಸಮಾದೃತ್ಯ
 ತದನ್ಯಂ ತುಚ್ಛೇಕರೋತಿ ತದ್ವದ್ ಯೂಯಮಪಿ ಧನೇಶ್ವರೌ
 ಸೇವಿತುಂ ನ ಶಕ್ನುಥ | 14 ತದೈತಾಃ ಸರ್ವಾಃ ಕಥಾಃ ಶ್ರುತ್ವಾ
 ಲೋಭಿಫಿರೂಶಿನಸ್ತಮುಪಜಹಮಃ | 15 ತತಃ ಸ ಉವಾಚ, ಯೂಯಂ
 ಮನುಷ್ಯಾಣಾಂ ನಿಕಟೇ ಸ್ಥಾನ್ ನಿರೋಷಾನ್ ದರ್ಶಯಥ
 ಕಿನ್ನು ಯುಷ್ಮಾಕಮ್ ಅನ್ಯಕರಣಾನೀಶ್ವರೋ ಚಾನಾತಿ, ಯತ್
 ಮನುಷ್ಯಾಣಾಮ್ ಅತಿ ಪ್ರಶಂಸ್ಯಂ ತದ್ ಈಶ್ವರಸ್ಯ ಘೃಣು | 16 ಯೋಹನ
 ಆಗಮನಪರ್ಯಂತಂ ಯುಷ್ಮಾಕಂ ಸಮೀಪೇ ವ್ಯವಸ್ಥಾಭವಿಷ್ಯದ್ದಾನಾಂ
 ಲೇಖನಾನಿ ಚಾಸನ್ ತತಃ ಪ್ರಚ್ಛತಿ ಈಶ್ವರರಾಜ್ಯಸ್ಯ ಸುಸಂವಾದಃ ಪ್ರಚರತಿ,
 ಏಕೈಕೋ ಲೋಕಸ್ಯನ್ಯದ್ಧಂ ಯತ್ನೇನ ಪ್ರವಿಶತಿ ಚ | 17 ವರಂ ನಭಸಃ
 ಪೃಥಿವ್ಯಾಶ್ಚ ಲೋಪೋ ಭವಿಷ್ಯತಿ ತಥಾಪಿ ವ್ಯವಸ್ಥಾಯಾ ಏಕಬಿನ್ನೋರಪಿ
 ಲೋಪೋ ನ ಭವಿಷ್ಯತಿ | 18 ಯಃ ಕಶ್ಚಿತ್ ಸ್ತ್ರೀಯಾಂ ಭಾರ್ಯಾಂ
 ವಿಹಾಯ ಸ್ತ್ರೀಯಮನ್ಯಾಂ ವಿವಹತಿ ಸ ಪರದಾರಾನ್ ಗಚ್ಛತಿ, ಯಶ್ಚ ತಾ
 ತ್ಯಕ್ತಾಂ ನಾರೀಂ ವಿವಹತಿ ಸೋಪಿ ಪರದಾರಾನ್ ಗಚ್ಛತಿ | 19 ಏಕೋ ಧನೀ
 ಮನುಷ್ಯಃ ಶುಕ್ಲಾನಿ ಸೂಕ್ಷ್ಮಾಣಿ ವಸ್ತ್ರಾಣಿ ಪರ್ಯುದಧಾತ್ ಪ್ರತಿದಿನಂ
 ಪರಿತೋಷರೂಪೇಣಾಭುಂಕ್ತಾವಿವಚ್ಚ | 20 ಸರ್ವಾಭಿಃ ಕ್ಷತಯುಕ್ತ

ಇಲಿಯಾಸರನಾಮಾ ಕಶ್ಚಿದ್ ದರಿದ್ರಸ್ತಸ್ಯ ಧನವತೋ ಭೋಜನಪಾತ್ರಾತ್
 ಪತಿತಮ್ ಉಚ್ಛಿಷ್ಟಂ ಭೋಕ್ತುಂ ವಾಚ್ಛನ್ ತಸ್ಯ ದ್ವಾರೇ ಪತಿತ್ವಾತಿಷ್ಯತ್; 21
 ಅಥ ಶ್ವಾನ ಆಗತ್ಯ ತಸ್ಯ ಕ್ಷತಾನ್ಯಲಿಹನ್ | 22 ಕಿಯತ್ಕಾಲಾತ್ಪರಂ ಸ ದರಿದ್ರಃ
 ಪ್ರಾಣಾನ್ ಜಹೌ; ತತಃ ಸ್ವರ್ಗೀಯದೂತಾಸ್ತಂ ನೀತ್ವಾ ಇಬ್ರಾಹೀಮಃ ಕ್ರೋಡ
 ಉಪವೇಶಯಾಮಾಸುಃ | 23 ಪಶ್ಚಾತ್ ಸ ಧನವಾನಪಿ ಮಮಾರ, ತಂ
 ಶೃಶಾನೇ ಸ್ವಾಪಯಾಮಾಸುಶ್ಚ; ಕಿನ್ನು ಪರಲೋಕೇ ಸ ವೇದನಾಕುಲಃ ಸನ್
 ಊರ್ಧ್ವಾಂ ನಿರೀಕ್ಷ್ಯ ಬಹುದೂರಾದ್ ಇಬ್ರಾಹೀಮಂ ತತ್ಕ್ರೋಡ
 ಇಲಿಯಾಸರಇವಿಲೋಕೈ ರುವನ್ನವಾಚ; (Hadēs g86) 24 ಹೇ ಪಿಶಿರ್
 ಇಬ್ರಾಹೀಮ್ ಅನುಗೃಹ್ಯ ಅಜ್ಜುಲ್ಯಗೃಭಾಗಂ ಜಲೇ ಮಜ್ಜಿಯಿತ್ವಾ ಮಮ
 ಜಿಹ್ವಾಂ ಶೀತಲಾಂ ಕರ್ತುಮ್ ಇಲಿಯಾಸರಂ ಪ್ರೇರಯ, ಯತೋ
 ವಹ್ನಿಶಿಖಾತೋಹಂ ವೃಥಿತೋಸ್ತಿ | 25 ತದಾ ಇಬ್ರಾಹೀಮ್ ಬಭಾಷೇ, ಹೇ
 ಪುತ್ರ ತ್ವಂ ಜೀವನ್ ಸಮೃದಂ ಪ್ರಾಪ್ತವಾನ್ ಇಲಿಯಾಸರಸ್ಯ ವಿಪದಂ
 ಪ್ರಾಪ್ತವಾನ್ ಏತತ್ ಸ್ಮರ, ಕಿನ್ನು ಸಮೃತಿ ತಸ್ಯ ಸುಖಂ ತವ ಚ ದುಃಖಂ
 ಭವತಿ | 26 ಅಪರಮಪಿ ಯುಷ್ಮಾಕಮ್ ಅಸ್ಮಾಕಜ್ಞ ಸ್ಥಾನಯೋ ಮರ್ಥ್ಯೇ
 ಮಹದ್ವಿಚ್ಛೇದೋಽಸ್ಮಿ ತತ ಏತತ್ಸಾನ್ಯಸ್ಯ ಲೋಕಾಸ್ತತ್ ಸ್ಥಾನಂ ಯಾತುಂ
 ಯದ್ವಾ ತತ್ಸಾನ್ಯಸ್ಯ ಲೋಕಾ ಏತತ್ ಸ್ಥಾನಮಾಯಾತುಂ ನ ಶಕ್ನುವನ್ನಿ | 27
 ತದಾ ಸ ಉಕ್ತವಾನ್, ಹೇ ಪಿಶಿಶ್ಕರ್ಷಿ ತ್ವಾಂ ನಿವೇದಯಾಮಿ ಮಮ ಪಿತು
 ಗೇರ್ಹೇ ಯೇ ಮಮ ಪಞ್ಚ ಭ್ರಾತರಃ ಸನ್ನಿ 28 ತೇ ಯಥೈತದ್
 ಯಾತನಾಸ್ಥಾನಂ ನಾಯಾಸ್ಯನ್ನಿ ತಥಾ ಮನ್ತ್ರಣಾಂ ದಾತುಂ ತೇಷಾಂ
 ಸಮೀಪಮ್ ಇಲಿಯಾಸರಂ ಪ್ರೇರಯ | 29 ತತ ಇಬ್ರಾಹೀಮ್ ಉವಾಚ,
 ಮೂಸಾಭವಿಷ್ಯದ್ದಾನಾಇವ್ಯ ಸ್ವಸ್ತಕಾನಿ ತೇಷಾಂ ನಿಕಟೇ ಸನ್ನಿ ತೇ
 ತದ್ವಚನಾನಿ ಮನ್ಯಂತಾಂ | 30 ತದಾ ಸ ನಿವೇದಯಾಮಾಸ, ಹೇ ಪಿಶಿರ್
 ಇಬ್ರಾಹೀಮ್ ನ ತಥಾ, ಕಿನ್ನು ಯದಿ ಮೃತಲೋಕಾನಾಂ ಕಶ್ಚಿತ್ ತೇಷಾಂ
 ಸಮೀಪಂ ಯಾತಿ ತರ್ಹಿ ತೇ ಮನಾಂನಿ ವ್ಯಾಘೋಟಯಿಷ್ಯನ್ನಿ | 31 ತತ
 ಇಬ್ರಾಹೀಮ್ ಜಗಾದ, ತೇ ಯದಿ ಮೂಸಾಭವಿಷ್ಯದ್ದಾನಾಇವ್ಯ ವಚನಾನಿ ನ
 ಮನ್ಯಂತೇ ತರ್ಹಿ ಮೃತಲೋಕಾನಾಂ ಕಸ್ಯಿಂಶ್ಚಿದ್ ಉತ್ಥಿತೇಪಿ ತೇ ತಸ್ಯ
 ಮನ್ತ್ರಣಾಂ ನ ಮಂಸ್ಯಂತೇ |

17 ಇತಃ ಪರಂ ಯೀಶುಃ ಶಿಷ್ಯಾನ್ ಉವಾಚ, ವಿಘ್ನೈರವಶ್ಯಮ್
 ಆಗವ್ಯಂತಂ ಕಿನ್ನು ವಿಘ್ನಾ ಯೇನ ಘಟಿಷ್ಯಂತೇ ತಸ್ಯ ದುರ್ಗತಿ
 ಭವಿಷ್ಯತಿ | 2 ಏತೇಷಾಂ ಕ್ಷುದ್ರಪ್ರಾಣಿನಾಮ್ ಏಕಸ್ಯಾಪಿ ವಿಘ್ನಜನನಾತ್
 ಕಣ್ವಬದ್ಧಪೇಷಣೀಕಸ್ಯ ತಸ್ಯ ಸಾಗರಾಗಾಧಜಲೇ ಮಜ್ಜನಂ ಭದ್ರಂ | 3
 ಯೂಯಂ ಸ್ವೇಷು ಸಾವಧಾನಾಸ್ತಿಷ್ಯತ; ತವ ಭ್ರಾತಾ ಯದಿ ತವ ಕಿಚ್ಛಿದ್
 ಅಪರಾಧ್ಯತಿ ತರ್ಹಿ ತಂ ತರ್ಹಯ, ತೇನ ಯದಿ ಮನಃ ಪರಿವರ್ತಯತಿ
 ತರ್ಹಿ ತಂ ಕ್ಷಮಸ್ವ | 4 ಪುನರೇಕದಿನಮಧ್ಯೇ ಯದಿ ಸ ತವ
 ಸಪ್ತಕೃತ್ನೋಽಪರಾಧ್ಯತಿ ಕಿನ್ನು ಸಪ್ತಕೃತ್ನ ಆಗತ್ಯ ಮನಃ ಪರಿವರ್ತ್ಯ
 ಮಯಾಪರಾಧ್ಯಮ್ ಇತಿ ವದತಿ ತರ್ಹಿ ತಂ ಕ್ಷಮಸ್ವ | 5 ತದಾ ಪ್ರೇರಿತಾಃ
 ಪ್ರಭುಮ್ ಅವದನ್ ಅಸ್ಯಾಕಂ ವಿಶ್ವಾಸಂ ವರ್ಧಯ | 6 ಪ್ರಭುರುವಾಚ,
 ಯದಿ ಯುಷ್ಮಾಕಂ ಸರ್ವಪೈಕಪ್ರಮಾಣೋ ವಿಶ್ವಾಸೋಸ್ತಿ ತರ್ಹಿ ತ್ವಂ
 ಸಮೂಲಮುತ್ಪಾಟಿತೋ ಭೂತ್ವಾ ಸಮುದ್ರೇ ರೋಪಿತೋ ಭವ
 ಕಥಾಯಾಮ್ ಏತಸ್ಯಾಮ್ ಏತದುಡುಮ್ಪರಾಯ ಕಥಿತಾಯಾಂ ಸ
 ಯುಷ್ಮಾಕಮಾಜ್ಞಾಪಹೋ ಭವಿಷ್ಯತಿ | 7 ಅಪರಂ ಸ್ವದಾಸೇ ಹಲಂ
 ವಾಹಯಿತ್ವಾ ವಾ ಪಶೂನ್ ಚಾರಯಿತ್ವಾ ಕ್ಷೇತ್ರಾದ್ ಆಗತೇ ಸತಿ ತಂ ವದತಿ,

ಏಹಿ ಭೋಕ್ತುಮುಪವಿಶ, ಯುಷ್ಮಾಕಮ್ ಏತಾದ್ಯಶಃ ಕೋಸ್ತಿ? 8 ವರಙ್ಗ ಪೂರ್ವಂ ಮಮ ಖಾದ್ಯಮಾಸಾದ್ಯ ಯಾವದ್ ಭುಜ್ಞೇ ಪಿವಾಮಿ ಚ ತಾವದ್ ಬದ್ಧಕಟಿಃ ಪರಿಚರ ಪಶ್ಚಾತ್ ತ್ವಮಪಿ ಭೋಕ್ತೃಸೇ ಪಾಸ್ತಸಿ ಚ ಕಥಾಮೀದೃಶೀಂ ಕಿಂ ನ ವಕ್ಷ್ಯತಿ? 9 ತೇನ ದಾಸೇನ ಪ್ರಭೋರಾಜ್ಞಾನುರೂಪೇ ಕರ್ಮಣಿ ಕೃತೇ ಪ್ರಭುಃ ಕಿಂ ತಸ್ಮಿನ್ ಬಾಧಿತೋ ಜಾತಃ? ನೇತ್ಥಂ ಬುದ್ಧತೇ ಮಯಾ | 10 ಇತ್ಥಂ ನಿರೂಪಿತೇಷು ಸರ್ವಕರ್ಮುಸು ಕೃತೇಷು ಸತ್ಮ ಯೂಯಮಪೀದಂ ವಾಕ್ಯಂ ವದಧ, ವಯಮ್ ಅನುಪಕಾರಿಣೋ ದಾಸಾ ಅಸ್ಮಾಭಿಯರ್ಥತೃತ್ವವ್ಯಂ ತನ್ಮಾತ್ರಮೇವ ಕೃತಂ | 11 ಸ ಯಿರೂಶಾಲಮಿ ಯಾತ್ರಾಂ ಕುರ್ವನ್ ಶೋಮಿರೋಣಾಲೀಲ್ಯದೇಶಮಧ್ಯೇನ ಗಚ್ಛತಿ, 12 ಏತರ್ಹಿ ಕುತ್ರಚಿದ್ ಗ್ರಾಮೇ ಪ್ರವೇಶಮಾತ್ರೇ ದಶಕುಷ್ಠಿನಸ್ತಂ ಸಾಕ್ಷಾತ್ ಕೃತ್ವಾ 13 ದೂರೇ ತಿಷ್ಠಂತ ಉಚ್ಛ್ರೈ ವರ್ಕುಮಾರೇಭಿರೇ, ಹೇ ಪ್ರಭೋ ಯೀಶೋ ದಯಸ್ತಾಸ್ಮಾನ್ | 14 ತತಃ ಸ ತಾನ್ ದೃಷ್ಟ್ವಾ ಜಗಾದ, ಯೂಯಂ ಯಾಜಕಾನಾಂ ಸಮೀಪೇ ಸ್ಥಾನ ದರ್ಶಯತ, ತಸ್ಯೇ ಗಚ್ಛನ್ನೋ ರೋಗಾತ್ ಪರಿಷ್ಕೃತಾಃ | 15 ತದಾ ತೇಷಾಮೇಕಃ ಸ್ವಂ ಸ್ವಸ್ಥಂ ದೃಷ್ಟ್ವಾ ಪೋಚ್ಛಿರೀಶ್ವರಂ ಧನ್ಯಂ ವದನ್ ವ್ಯಾಘ್ರಘ್ನಿಯಾತೋ ಯೀಶೋ ಗುಣಾನನುವದನ್ ತಚ್ಚರಣಾರೋಭೂಮೌ ಪಪಾತ; 16 ಸ ಚಾಸೀತ್ ಶೋಮಿರೋಣೀ | 17 ತದಾ ಯೀಶುರವದತ್, ದಶಜನಾಃ ಕಿಂ ನ ಪರಿಷ್ಕೃತಾಃ? ತಹ್ಯನ್ಯೇ ನವಜನಾಃ ಕುತ್ರ? 18 ಈಶ್ವರಂ ಧನ್ಯಂ ವದನ್ತಮ್ ಏನಂ ವಿದೇಶಿನಂ ವಿನಾ ಕೋಪ್ಯಸ್ತೋ ನ ಪಾಷ್ಯತ | 19 ತದಾ ಸ ತಮುವಾಚ, ತ್ವಮುತ್ಥಾಯಾ ಯಾಹಿ ವಿಶ್ವಾಸಸ್ಯೇ ತ್ವಾಂ ಸ್ವಸ್ಥಂ ಕೃತವಾನ್ | 20 ಅಥ ಕದೇಶ್ವರಸ್ಯ ರಾಜತ್ವಂ ಭವಿಷ್ಯತೀತಿ ಫಿರೂಶಿಭಿಃ ಪೃಷ್ಠೇ ಸ ಪ್ರತ್ಯುವಾಚ, ಈಶ್ವರಸ್ಯ ರಾಜತ್ವಮ್ ಏಶ್ವರ್ಯದರ್ಶನೇನ ನ ಭವಿಷ್ಯತಿ | 21 ಅತ ಏತಸ್ಮಿನ್ ಪಶ್ಯ ತಸ್ಮಿನ್ ವಾ ಪಶ್ಯ, ಇತಿ ವಾಕ್ಯಂ ಲೋಕಾ ವಕ್ತುಂ ನ ಶಕ್ಯನ್ತಿ, ಈಶ್ವರಸ್ಯ ರಾಜತ್ವಂ ಯುಷ್ಮಾಕಮ್ ಅನ್ತರೇವಾಸ್ಯೇ | 22 ತತಃ ಸ ಶಿಷ್ಯಾನ್ ಜಗಾದ, ಯದಾ ಯುಷ್ಮಾಭಿ ಮನುಜಸುತಸ್ಯ ದಿನಮೇಕಂ ದ್ರಷ್ಟುಮ್ ವಾಚ್ಯತೇ ಕಿನ್ತು ನ ದರ್ಶಿಷ್ಯತೇ, ಈದೃಕ್ಕಾಲ ಆಯಾತಿ | 23 ತದಾತ್ರ ಪಶ್ಯ ವಾ ತತ್ರ ಪಶ್ಯೇತಿ ವಾಕ್ಯಂ ಲೋಕಾ ವಕ್ಷ್ಯನ್ತಿ, ಕಿನ್ತು ತೇಷಾಂ ಪಶ್ಯಾತ್ ಮಾ ಯಾತ, ಮಾನುಗಚ್ಛತ ಚ | 24 ಯುತಸ್ತುಡಿನ್ ಯಥಾಕಾಶೈಕದಿಶ್ಯುದಿಯ ತದನ್ಯಾಮಪಿ ದಿಶಂ ವ್ಯಾಪ್ಯ ಪ್ರಕಾಶತೇ ತದ್ಧತ್ ನಿಜದಿನೇ ಮನುಜಸೂನುಃ ಪ್ರಕಾಶಿಷ್ಯತೇ | 25 ಕಿನ್ತು ತತ್ಪೂರ್ವಂ ತೇನಾನೇಕಾನಿ ದುಃಖಾನಿ ಭೋಕ್ತವ್ಯಾನ್ಯೇತದ್ಧರ್ತಮಾನಲೋಕೈಶ್ಚ ಸೋಽವಜ್ಞಾತವ್ಯಃ | 26 ನೋಹಸ್ಯ ವಿದ್ಯಮಾನಕಾಲೇ ಯಥಾಭವತ್ ಮನುಷ್ಯಸೂನೋಃ ಕಾಲೇಪಿ ತಥಾ ಭವಿಷ್ಯತಿ | 27 ಯಾವತ್ಕಾಲಂ ನೋಹೋ ಮಹಾಪೋತಂ ನಾರೋಹದ್ ಆಪ್ತಾವಿಯಾರ್ಯೈತ್ಯ ಸರ್ವಂ ನಾನಾಶಯಚ್ಛ ತಾವತ್ಕಾಲಂ ಯಥಾ ಲೋಕಾ ಅಭುಙ್ಗತಾವಿವನ್ ವ್ಯವಹನ್ ವ್ಯವಾಹಯಂಶ್ಚ; 28 ಇತ್ಥಂ ಲೋಟೋ ವರ್ತಮಾನಕಾಲೇಪಿ ಯಥಾ ಲೋಕಾ ಭೋಜನಪಾನಕ್ರಯವಿಕ್ರಯರೋಪಣಗೃಹನಿರ್ಮಾಣಕರ್ಮುಸು ಪ್ರಾವರ್ತನ್ತ, 29 ಕಿನ್ತು ಯದಾ ಲೋಟ್ ಸಿದೋಮೋ ನಿರ್ಜಗಾಮ ತದಾ ನಭಃ ಸಗನ್ನಕಾಗ್ನಿವ್ಯಷ್ಟಿ ಭೂತಾ ಸರ್ವಂ ವ್ಯನಾಶಯತ್ 30 ತದ್ಧನ್ ಮಾನವಪುತ್ರಪ್ರಕಾಶದಿನೇಪಿ ಭವಿಷ್ಯತಿ | 31 ತದಾ ಯದಿ ಕಶ್ಚಿದ್ ಗೃಹೋಪರಿ ತಿಷ್ಠತಿ ತರ್ಹಿ ಸ ಗೃಹಮಧ್ಯಾತ್ ಕಿಮಪಿ ದ್ರವ್ಯಮಾನೇತುಮ್ ಅವರುಹ್ಯ ನೈತು; ಯಶ್ಚ ಕ್ಷೇತ್ರೇ ತಿಷ್ಠತಿ ಸೋಪಿ ವ್ಯಾಘ್ರಘ್ನಿ ನಾಯಾತು | 32

ಲೋಟಃ ಪತ್ನೀಂ ಸ್ಮರತ | 33 ಯಃ ಪ್ರಾಣಾನ್ ರಕ್ಷಿತುಂ ಚೇಷ್ಟಿಷ್ಯತೇ ಸ ಪ್ರಾಣಾನ್ ಹಾರಯಿಷ್ಯತಿ ಯಸ್ತು ಪ್ರಾಣಾನ್ ಹಾರಯಿಷ್ಯತಿ ಸಏವ ಪ್ರಾಣಾನ್ ರಕ್ಷಿಷ್ಯತಿ | 34 ಯುಷ್ಮಾನಹಂ ವಚ್ಛಿ ತಸ್ಯಾಂ ರಾತ್ರೌ ಶಯ್ಯೈಕಗತಯೋ ಲೋಕಯೋರೇಕೋ ಧಾರಿಷ್ಯತೇ ಪರಸ್ತುಕ್ತತೇ | 35 ಸ್ತ್ರಿಯೌ ಯುಗಪತ್ ಪೇಷಣೀಂ ವ್ಯಾವರ್ತಯಿಷ್ಯತಸ್ತಯೋರೇಕಾ ಧಾರಿಷ್ಯತೇ ಪರಾತ್ಪುಕ್ತತೇ | 36 ಪುರುಷೌ ಕ್ಷೇತ್ರೇ ಸ್ವಾಸ್ಥತಸ್ತಯೋರೇಕೋ ಧಾರಿಷ್ಯತೇ ಪರಸ್ತುಕ್ತತೇ | 37 ತದಾ ತೇ ಪಪ್ರಭ್ಯಃ, ಹೇ ಪ್ರಭೋ ಕುತ್ರೇತ್ಥಂ ಭವಿಷ್ಯತಿ? ತತಃ ಸ ಉವಾಚ, ಯತ್ರ ಶವಸ್ತಿಷ್ಯತಿ ತತ್ರ ಗೃಧ್ರಾ ಮಿಲನ್ತಿ |

18 ಅಪರಙ್ಗ ಲೋಕೈರಕ್ಯಾನ್ವೈ ನಿರನ್ತರಂ ಪ್ರಾರ್ಥಯಿತುತ್ವಮ್ ಇತ್ಯಾಶಯೇನ ಯೀಶುನಾ ದೃಷ್ಟ್ವಾನೈ ಏಕಃ ಕಥಿತಃ | 2 ಕುತ್ರಚಿನ್ತಗರೇ ಕಶ್ಚಿತ್ ಪ್ರಾಡ್ವಿವಾಕ ಅಸೀತ್ ಸ ಈಶ್ವರಾನಾಭಿಭೇತ್ ಮಾನುಷಾಂಶ್ಚ ನಾಮನ್ಯತ | 3 ಅಥ ತತ್ಪುರವಾಸಿನೀ ಕಾಚಿದ್ವಿಧವಾ ತತ್ಪ್ರಮೀಪಮೇತ್ಯ ವಿವಾದಿನಾ ಸಹ ಮಮ ವಿವಾದಂ ಪರಿಷ್ಕುರ್ವಿತಿ ನಿವೇದಯಾಮಾಸ | 4 ತತಃ ಸ ಪ್ರಾಡ್ವಿವಾಕಃ ಕಿಯದ್ವಿನಾನಿ ನ ತದಜ್ಞೇಕೃತವಾನ್ ಪಶ್ಯಾಚ್ಚಿತ್ತೇ ಚಿನ್ತಯಾಮಾಸ, ಯದ್ಯಪೀಶ್ವರಾನ್ ಭಭೇಮಿ ಮನುಷ್ಯಾನಪಿ ನ ಮನ್ಯೇ 5 ತಥಾಜ್ಞೇಷಾ ವಿಧವಾ ಮಾಂ ಕ್ಷಿಶ್ಯಾತಿ ತಸ್ಮಾದಸ್ಯ ವಿವಾದಂ ಪರಿಷ್ಕರಿಷ್ಯಾಮಿ ನೋಚೇತ್ ಸಾ ಸದಾಗತ್ಯಮಾಂ ವ್ಯಗ್ರಂ ಕರಿಷ್ಯತಿ | 6 ಪಶ್ಯಾತ್ ಪ್ರಭುರವದದ್ ಅಸಾವನ್ಯಾಯಪ್ರಾಡ್ವಿವಾಕೋ ಯದಾಹ ತತ್ರ ಮನೋ ನಿಧಧ್ವಂ | 7 ಈಶ್ವರಸ್ಯ ಯೇ ಽಭಿರುಚಿತಲೋಕಾ ದಿವಾನಿಶಂ ಪ್ರಾರ್ಥಯನ್ತೇ ಸ ಬಹುದಿನಾನಿ ವಿಲಮ್ಭಾಪಿ ತೇಷಾಂ ವಿವಾದಾನ್ ಕಿಂ ನ ಪರಿಷ್ಕರಿಷ್ಯತಿ? 8 ಯುಷ್ಮಾನಹಂ ವದಾಮಿ ತ್ವರಯಾ ಪರಿಷ್ಕರಿಷ್ಯತಿ, ಕಿನ್ತು ಯದಾ ಮನುಷ್ಯಪುತ್ರ ಆಗಮಿಷ್ಯತಿ ತದಾ ಪೃಥಿವ್ಯಾಂ ಕಿಮೀದೃಶಂ ವಿಶ್ವಾಸಂ ಪ್ರಾಪ್ಯತಿ? 9 ಯೇ ಸ್ಯಾನ್ ಧಾರ್ಮಿಕಾನ್ ಜ್ಞಾತ್ವಾ ಪರಾನ್ ತುಚ್ಛೀಕುರ್ವನ್ತಿ ಏತಾದ್ಯಗ್ನೈಃ, ಕಿಯದ್ಯ ಇಮಂ ದೃಷ್ಟ್ವಾನ್ತಂ ಕಥಯಾಮಾಸ | 10 ಏಕಃ ಫಿರೂಶ್ವರಃ ಕರಸಇಚ್ಛಯೀ ದ್ವಾವಿಮೌ ಪ್ರಾರ್ಥಯಿತುಂ ಮನ್ದಿರಂ ಗತೌ | 11 ತತೋಽಸೌ ಫಿರೂಶ್ವೇಕಪಾರ್ಶ್ವೇ ತಿಷ್ಠನ್ ಹೇ ಈಶ್ವರ ಅಹಮನ್ಯಲೋಕವತ್ ಲೋಕಯಿತಾನ್ಯಾಯೀ ಪಾರದಾರಿಕಶ್ಚ ನ ಭವಾಮಿ ಅಸ್ಯ ಕರಸಇಚ್ಛಯಿಸ್ತುಶ್ಚ ನ, ತಸ್ಮಾತ್ತ್ವಾಂ ಧನ್ಯಂ ವದಾಮಿ | 12 ಸಪ್ತಮ ದಿನೇಷು ದಿನದ್ವಯಮುಪವಸಾಮಿ ಸರ್ವಸಮ್ಯಕ್ತೇ ದರ್ಶಮಾಂಶಂ ದದಾಮಿ ಚ, ಏತತ್ಪಥಾಂ ಕಥಯನ್ ಪ್ರಾರ್ಥಯಾಮಾಸ | 13 ಕಿನ್ತು ಸ ಕರಸಇಚ್ಛಯಿ ದೂರೇ ತಿಷ್ಠನ್ ಸ್ವರ್ಗಂ ದ್ರಷ್ಟುಂ ನೇಚ್ಛನ್ ವಕ್ಷಸಿ ಕರಾಘಾತಂ ಕುರ್ವನ್ ಹೇ ಈಶ್ವರ ಪಾಪಿಷ್ಠಂ ಮಾಂ ದಯಸ್ವ, ಇತ್ಥಂ ಪ್ರಾರ್ಥಯಾಮಾಸ | 14 ಯುಷ್ಮಾನಹಂ ವದಾಮಿ, ತಯೋರ್ಧಯೋ ಮರ್ಧ್ಯೇ ಕೇವಲಃ ಕರಸಇಚ್ಛಯೀ ಪುಣ್ಯವತ್ತೇನ್ ನ ಗಣಿತೋ ನಿಜಗೃಹಂ ಜಗಾಮ, ಯತೋ ಯಃ ಕಶ್ಚಿತ್ ಸ್ವಮುನ್ನಮಯತಿ ಸ ನಾಮಯಿಷ್ಯತೇ ಕಿನ್ತು ಯಃ ಕಶ್ಚಿತ್ ಸ್ಯಂ ನಮಯತಿ ಸ ಉನ್ನಮಯಿಷ್ಯತೇ | 15 ಅಥ ಶಿಶೂನಾಂ ಗಾತ್ರಸ್ವರ್ಶಾರ್ಥಂ ಲೋಕಾಸ್ತಾನ್ ತಸ್ಯ ಸಮೀಪಮಾನಿನ್ಯುಃ ಶಿಷ್ಯಾಸ್ತದ್ ದೃಷ್ಟ್ವಾನೇತ್ಯನ್ ತರ್ಜಯಾಮಾಸುಃ, 16 ಕಿನ್ತು ಯೀಶುಸ್ತಾನಾಹೂಯ ಜಗಾದ, ಮನ್ರಿಕಟಮ್ ಆಗನ್ತುಂ ಶಿಶೂನ್ ಅನುಜಾನೀದ್ಧಂ ತಾಂಶ್ಚ ಮಾ ವಾರಯತ; ಯತ ಈಶ್ವರರಾಜ್ಯಾಧಿಕಾರಿಣ ಏಷಾಂ ಸದೃಶಾಃ | 17 ಅಹಂ ಯುಷ್ಮಾನ್ ಯಥಾರ್ಥಂ ವದಾಮಿ, ಯೋ ಜನಃ ಶಿಶೋಃ ಸದೃಶೋ ಭೂತ್ವಾ ಈಶ್ವರರಾಜ್ಯಂ ನ ಗೃಹ್ಣಾತಿ ಸ ಕೇನಾಪಿ ಪ್ರಕಾರೇಣ ತತ್ ಪ್ರವೇಷ್ಯಂ

ನ ಶಕ್ತೋತಿ | 18 ಅಪರಮ್ ಏಕೋಧಿಪತಿತ್ಯಂ ಪಪ್ಪಚ್ಚ ಹೇ ಪರಮಗುರೋ, ಅನನ್ಯಾಯುಷಃ ಪ್ರಾಪ್ತಯೇ ಮಯಾ ಕಿಂ ಕರ್ತವ್ಯಂ? (aiṅṇios g166)

19 ಯೀಶುರುವಾಚ, ಮಾಂ ಕುತಃ ಪರಮಂ ವದಸಿ? ಈಶ್ವರಂ ವಿನಾ ಕೋಪಿ ಪರಮೋ ನ ಭವತಿ | 20 ಪರದಾರಾನ್ ಮಾ ಗಚ್ಛ, ನರಂ ಮಾ ಜಹಿ, ಮಾ ಚೋರಯ, ಮಿಥ್ಯಾಸಾಕ್ಷಂ ಮಾ ದೇಹಿ, ಮಾತರಂ ಪಿತರಚ್ಛ ಸಂಮನ್ಯಸ್ವ, ಏತಾ ಯಾ ಆಜ್ಞಾಃ ಸನ್ಯಿ ತಾಸ್ತಂ ಜಾನಾಸಿ | 21 ತದಾ ಸ ಉವಾಚ, ಬಾಲ್ಯಕಾಲಾತ್ ಸರ್ವಾ ಏತಾ ಆಚರಾಮಿ | 22 ಇತಿ ಕಥಾಂ ಶ್ರುತ್ವಾ ಯೀಶುಸ್ತಮವದತ್, ತಥಾಪಿ ತವೈಕಂ ಕರ್ಮ್ಯ ನ್ಯೂನಮಾಸ್ತೇ, ನಿಜಂ ಸರ್ವಸ್ತಂ ವಿಕ್ರೀಯ ದರಿದ್ರೇಭ್ಯೋ ವಿತರ, ತಸ್ಮಾತ್ ಸ್ವರ್ಗೇ ಧನಂ ಪ್ರಾಪ್ಸ್ಯಸಿ; ತತ ಆಗತ್ಯ ಮಮಾನುಗಾಮೀ ಭವ | 23 ಕಿನ್ವೇತಾಂ ಕಥಾಂ ಶ್ರುತ್ವಾ ಸೋಧಿಪತಿಃ ಶುಶೋಚ, ಯತಸ್ತಸ್ಯ ಬಹುಧನಮಾಸೀತ್ | 24 ತದಾ ಯೀಶುಸ್ತಮಶಿಶೋಕಾನ್ವಿತಂ ದೃಷ್ಟ್ವಾ ಜಗಾದ, ಧನವತಾಮ್ ಈಶ್ವರರಾಜ್ಯಪ್ರವೇಶಃ ಕೀದ್ಮಗ್ ದುಷ್ಕರಃ | 25 ಈಶ್ವರರಾಜ್ಯೇ ಧನಿನಃ ಪ್ರವೇಶಾತ್ ಸೂಚೇಶ್ಚಿದ್ರೇಣ ಮಹಾಜ್ಞಸ್ಯ ಗಮನಾಗಮನೇ ಸುಕರೇ | 26 ಶ್ರೋತಾರಃ ಪಪ್ಪಚ್ಚ್ಯುಸ್ತರ್ಕಿ ಕೇನ ಪರಿತ್ರಾಣಂ ಪ್ರಾಪ್ಸ್ಯತೇ? 27 ಸ ಉಕ್ತವಾನ್, ಯನ್ ಮಾನುಷೇಣಾಶಕ್ಯಂ ತನ್ ಈಶ್ವರೇಣ ಶಕ್ಯಂ | 28 ತದಾ ಪಿತರ ಉವಾಚ, ಪಶ್ಯ ವಯಂ ಸರ್ವಸ್ತಂ ಪರಿತ್ಯಜ್ಯ ತವ ಪಶ್ಚಾದ್ಗಾಮಿನೋಽಭವಾಮ | 29 ತತಃ ಸ ಉವಾಚ, ಯುಷ್ಮಾನ್ಹಂ ಯಥಾರ್ಥಂ ವದಾಮಿ, ಈಶ್ವರರಾಜ್ಯಾರ್ಥಂ ಗೃಹಂ ಪಿತರೌ ಭ್ರಾತೃಗಣಂ ಜಾಯಾಂ ಸನ್ಯಾನಾಂಶ್ಚ ತ್ಯಕ್ತವಾ 30 ಇಹ ಕಾಲೇ ತತೋಽಧಿಕಂ ಪರಕಾಲೇ ಽನನ್ಯಾಯುಶ್ಚ ನ ಪ್ರಾಪ್ಸ್ಯತಿ ಲೋಕ ಈದೃಶಃ ಕೋಪಿ ನಾಸಿ | (aiṅṇ g165, aiṅṇios g166)

31 ಅನನ್ತರಂ ಸ ದ್ವಾದಶಶಿಷ್ಯಾನಾಹೂಯ ಬಭಾಷೇ, ಪಶ್ಯತ ವಯಂ ಯಿರೂಶಾಲಮ್ಗರಂ ಯಾಮಃ, ತಸ್ಮಾತ್ ಮನುಷ್ಯಪುತ್ರೇ ಭವಿಷ್ಯದ್ವಾದಿಭಿರುಕ್ತಂ ಯದಸಿ ತದನುರೂಪಂ ತಂ ಪ್ರತಿ ಘಟಿಷ್ಯತೇ; 32 ವಸ್ತುತಸ್ತು ಸೋಽನ್ಯದೇಶೀಯಾನಾಂ ಹಸ್ತೇಷು ಸಮರ್ಪಯಿಷ್ಯತೇ, ತೇ ತಮುಪಹಸಿಷ್ಯಸಿ, ಅನ್ಯಾಯಮಾಚರಿಷ್ಯಸಿ ತದ್ವಪುಷಿ ನಿಷ್ಕೀವಂ ನಿಕ್ಷೇಪ್ಯಸಿ, ಕಶಾಭಿಃ ಪ್ರಹತ್ಯ ತಂ ಹನಿಷ್ಯಸಿ ಚ, 33 ಕಿನ್ಯು ತ್ಯತೀಯದಿನೇ ಸ ಶ್ರುಶಾನಾದ್ ಉತ್ಥಾಸ್ಯತಿ | 34 ಏತಸ್ಯಾಃ ಕಥಾಯಾ ಅಭಿಪ್ರಾಯಂ ಕಿವ್ಲಿದಪಿ ತೇ ಬೋದ್ಧಂ ನ ಶೇಕುಃ ತೇಷಾಂ ನಿಕಟೇಽಸ್ತಷ್ಟತವಾತ್ ತಸ್ಯೈತಾಸಾಂ ಕಥಾನಾಮ್ ಆಶಯಂ ತೇ ಜ್ಞಾತುಂ ನ ಶೇಕುಶ್ಚ | 35 ಅಥ ತಸ್ಸಿನ್ ಯಿರೀಹೋಃ ಪುರಸ್ತಾನ್ವಿಕಂ ಪ್ರಾಪ್ತೇ ಕಶ್ಚಿದನ್ಯಃ ಪಥಃ ಪಾರ್ಶ್ವ ಉಪವಿಶ್ಯ ಭಿಕ್ಷಾಮ್ ಅಕರೋತ್ 36 ಸ ಲೋಕಸಮೂಹಸ್ಯ ಗಮನಶಬ್ದಂ ಶ್ರುತ್ವಾ ತತ್ಕಾರಣಂ ಪ್ಯಷ್ಟವಾನ್ | 37 ನಾಸರತೀಯಯೀಶುರ್ಯಾತೀತಿ ಲೋಕೈರುಕ್ತೇ ಸ ಉಚ್ಚೈರ್ವಕ್ತುಮಾರೇಭೇ, 38 ಹೇ ದಾಯೂದಃ ಸನ್ಯಾನ ಯೀಶೋ ಮಾಂ ದಯಸ್ವ | 39 ತತೋಗ್ರಗಾಮಿನಸ್ತಂ ಮೌನೀ ತಿಷ್ಠೇತಿ ತರ್ಪಯಾಮಾಸುಃ ಕಿನ್ಯು ಸ ಪುನಾರುವನ್ ಉವಾಚ, ಹೇ ದಾಯೂದಃ ಸನ್ಯಾನ ಮಾಂ ದಯಸ್ವ | 40 ತದಾ ಯೀಶುಃ ಸ್ವಗಿತೋ ಭೂತ್ಯಾ ಸ್ವಾನಿಕೇ ತಮಾನೇತಮ್ ಅದಿದೇಶ | 41 ತತಃ ಸ ತಸ್ಮಾನ್ವಿಕಮ್ ಆಗಮತ್, ತದಾ ಸ ತಂ ಪಪ್ಪಚ್ಚ, ತ್ವಂ ಕಿಮಿಚ್ಛಸಿ? ತ್ವದರ್ಥಮಹಂ ಕಿಂ ಕರಿಷ್ಯಾಮಿ? ಸ ಉಕ್ತವಾನ್, ಹೇ ಪ್ರಭೋಃಹಂ ದ್ರಷ್ಟುಂ ಲಭ್ಯೆ | 42 ತದಾ ಯೀಶುರುವಾಚ, ದೃಷ್ಟಿಸ್ತಿಕಿಂ ಗೃಹಾಣ ತವ ಪ್ರತ್ಯಯಸ್ತಾಂ ಸ್ವಸ್ಥಂ ಕೃತವಾನ್ | 43 ತತಸ್ತತ್ಕಾತ್ ತಸ್ಯ ಚಕ್ಷುಷೀ ಪ್ರಸನ್ನೇ; ತಸ್ಮಾತ್ ಸ ಈಶ್ವರಂ ಧನ್ಯಂ ವದನ್ ತತ್ಪಶ್ಚಾದ್ ಯಯೌ, ತದಾಲೋಕ ಸರ್ವೇ ಲೋಕಾ ಈಶ್ವರಂ ಪ್ರಶಂಸಿತುಮ್ ಅರೇಭಿರೇ |

19 ಯದಾ ಯೀಶು ಯಿರೀಹೋಪುರಂ ಪ್ರವಿಶ್ಯ ತನ್ದ್ಯೇನ ಗಚ್ಛಂಸ್ತದಾ 2 ಸಕ್ತೇಯನಾಮಾ ಕರಸಇಷ್ಟಾಯಿನಾಂ ಪ್ರಧಾನೋ ಧನವಾನೇಕೋ 3 ಯೀಶುಃ ಕೀದ್ಮಗಿತಿ ದ್ರಷ್ಟುಂ ಚೇಷ್ಟಿತವಾನ್ ಕಿನ್ಯು ಖರ್ವ್ವತ್ಕಾಲೋಕಸಂಘಮದ್ಯೇ ತದ್ವರ್ತನಮಪ್ರಾಪ್ಯ 4 ಯೀನ ಪಥಾ ಸ ಯಾಸ್ಯತಿ ತತ್ಪ್ರಧೇಽಗ್ರೇ ಧಾವಿತ್ವಾ ತಂ ದ್ರಷ್ಟುಮ್ ಉಡುಮ್ಪರತರುಮಾರುರೋಹ | 5 ಪಶ್ಚಾದ್ ಯೀಶುಸ್ತತ್ಥಾನಮ್ ಇತ್ಯಾ ಊರ್ಧ್ವಾಂ ವಿಲೋಕ್ಯ ತಂ ದೃಷ್ಟ್ವಾವಾದೀತ್, ಹೇ ಸಕ್ತೇಯ ತ್ವಂ ಶೀಘ್ರಮವರೋಹ ಮಯಾದ್ಯ ತ್ವದೇಹೇ ವಸ್ತವ್ಯಂ | 6 ತತಃ ಸ ಶೀಘ್ರಮವರುಹ್ಯ ಸಾಹ್ಯಾದಂ ತಂ ಜಗ್ರಾಹ | 7 ತದ್ ದೃಷ್ಟ್ವಾ ಸರ್ವೇ ವಿವದಮಾನಾ ವಕ್ತುಮಾರೇಭಿರೇ, ಸೋತಿಥಿತೇನ ದುಷ್ಕಲೋಕಗೃಹಂ ಗಚ್ಛತಿ | 8 ಕಿನ್ಯು ಸಕ್ತೇಯೋ ದಹ್ನಾಯಮಾನೋ ವಕ್ತುಮಾರೇಭೇ, ಹೇ ಪ್ರಭೋ ಪಶ್ಯ ಮಮ ಯಾ ಸಮ್ಪತ್ತಿರಸಿ ತದರ್ಥಂ ದರಿದ್ರೇಭ್ಯೋ ದದೇ, ಅಪರಮ್ ಅನ್ಯಾಯಂ ಕೃತ್ವಾ ಕಸ್ಮಾದಪಿ ಯದಿ ಕದಾಪಿ ಕಿವ್ಲಿತ್ ಮಯಾ ಗೃಹೀತಂ ತರ್ಹಿ ತಚ್ಚತುರ್ಗುಣಂ ದದಾಮಿ | 9 ತದಾ ಯೀಶುಸ್ತಮುಕ್ತವಾನ್ ಅಯಮಪಿ ಇಬ್ರಾಹೀಮಃ ಸನ್ಯಾನೋಽತಃ ಕಾರಣಾದ್ ಅದ್ಯಾಸ್ಯ ಗೃಹೇ ತ್ರಾಣಮುಪಸ್ಥಿತಂ | 10 ಯದ್ ಹಾರಿತಂ ತತ್ ಮ್ಯಗಯಿತುಂ ರಕ್ಷಿತುಚ್ಛ ಮನುಷ್ಯಪುತ್ರ ಆಗತವಾನ್ | 11 ಅಥ ಸ ಯಿರೂಶಾಲಮಃ ಸಮೀಪ ಉಪಾತಿಷ್ಠತ್ ಈಶ್ವರರಾಜತ್ವಸ್ಯಾನುಷ್ಠಾನಂ ತದೈವ ಭವಿಷ್ಯತೀತಿ ಲೋಕೈರನ್ವಭೂಯತ, ತಸ್ಮಾತ್ ಸ ಶ್ರೋತೃಭ್ಯಃ ಪುನರ್ದೃಷ್ಟಾನ್ವಿಕಥಾಮ್ ಉತ್ಥಾಪ್ಯ ಕಥಯಾಮಾಸ | 12 ಕೋಪಿ ಮಹಾಲೋಕೋ ನಿಜಾರ್ಥಂ ರಾಜತ್ವಪದಂ ಗೃಹೀತ್ವಾ ಪುನರಾಗನ್ಯಂ ದೂರದೇಶಂ ಜಗಾಮ | 13 ಯಾತ್ರಾಕಾಲೇ ನಿಜಾನ್ ದಶದಾಸಾನ್ ಆಹೂಯ ದಶಸ್ತರ್ಣಮುದ್ರಾ ದತ್ತ್ವಾ ಮಮಾಗಮನಪರ್ಯಂತಂ ವಾಣಿಜ್ಯಂ ಕುರುತೇತ್ಯಾದಿದೇಶ | 14 ಕಿನ್ಯು ತಸ್ಯ ಪ್ರಜಾಸ್ತಮವಜ್ಞಾಯ ಮನುಷ್ಯಮೇನಮ್ ಅಸ್ಮಾಕಮುಪರಿ ರಾಜತ್ವಂ ನ ಕಾರಯಿವ್ಯಾಮ ಇಮಾಂ ವಾರ್ತಾಂ ತನ್ನಿಕಟೇ ಪ್ರೇರಯಾಮಾಸುಃ | 15 ಅಥ ಸ ರಾಜತ್ವಪದಂ ಪ್ರಾಪ್ಯಾಗತವಾನ್ ಏಕೈಕೋ ಜನೋ ಬಾಣಿಜ್ಯೇನ ಕಿಂ ಲಭ್ಯವಾನ್ ಇತಿ ಜ್ಞಾತುಂ ಯೇಷು ದಾಸೇಷು ಮುದ್ರಾ ಅರ್ಪಯತ್ ತಾನ್ ಆಹೂಯಾನೇತುಮ್ ಅದಿದೇಶ | 16 ತದಾ ಪ್ರಥಮ ಆಗತ್ಯ ಕಥಿತವಾನ್, ಹೇ ಪ್ರಭೋ ತವ ತಯೈಕಯಾ ಮುದ್ರಯಾ ದಶಮುದ್ರಾ ಲಭ್ಯಾ | 17 ತತಃ ಸ ಉವಾಚ ತ್ವಮುತ್ರಮೋ ದಾಸಃ ಸ್ವಲ್ಪೇನ ವಿಶ್ವಾಸ್ಯೋ ಜಾತ ಇತಃ ಕಾರಣಾತ್ ತ್ವಂ ದಶನಗರಾಣಾಮ್ ಅಧಿಪೋ ಭವ | 18 ದ್ವಿತೀಯ ಆಗತ್ಯ ಕಥಿತವಾನ್, ಹೇ ಪ್ರಭೋ ತವೈಕಯಾ ಮುದ್ರಯಾ ಪಞ್ಚಮುದ್ರಾ ಲಭ್ಯಾ | 19 ತತಃ ಸ ಉವಾಚ, ತ್ವಂ ಪಇಷ್ಟಾನಾಂ ನಗರಾಣಾಮಧಿಪತಿ ಭವ | 20 ತತೋನ್ಯ ಆಗತ್ಯ ಕಥಯಾಮಾಸ, ಹೇ ಪ್ರಭೋ ಪಶ್ಯ ತವ ಯಾ ಮುದ್ರಾ ಅಹಂ ವಸ್ತೇ ಬದ್ಧಾಸ್ಥಾಪಯಂ ಸೇಯಂ | 21 ತ್ವಂ ಕೃಪಣೋ ಯನ್ಯಾಸ್ಥಾಪಯಸ್ತದಪಿ ಗೃಹ್ಣಾಸಿ, ಯನ್ಯಾವಪಸ್ತದೇವ ಚ ಛಿನತಿ ತತೋಹಂ ತ್ವತ್ತೋ ಭೀತಃ | 22 ತದಾ ಸ ಜಗಾದ, ರೇ ದುಷ್ಟದಾಸ ತವ ವಾಕ್ಯೇನ ತ್ವಾಂ ದೋಷಿಣಂ ಕರಿಷ್ಯಾಮಿ, ಯದಹಂ ನಾಸ್ಥಾಪಯಂ ತದೇವ ಗೃಹ್ಣಾಮಿ, ಯದಹಂ ನಾವಪಞ್ಯ ತದೇವ ಛಿನದಿ, ಏತಾದೃಶಃ ಕೃಪಣೋಹಮಿತಿ ಯದಿ ತ್ವಂ ಜಾನಾಸಿ, 23 ತರ್ಹಿ ಮಮ ಮುದ್ರಾ ಬಣಿಜಾಂ ನಿಕಟೇ ಕುಶೋ ನಾಸ್ಥಾಪಯಃ? ತಯಾ ಕೃತೇಽಹಮ್ ಆಗತ್ಯ ಕುಸೀದೇನ ಸಾರ್ಧಂ ನಿಜಮುದ್ರಾ ಅಪ್ರಾಪ್ಸ್ಯಮ್ | 24 ಪಶ್ಚಾತ್ ಸ ಸಮೀಪಸ್ಯಾನ್

ಜನಾನ್ ಅಜ್ಞಾಪಯತ್ ಅಸ್ಮಾತ್ ಮುದ್ರಾ ಆನೀಯ ಯಸ್ಯ ದಶಮುದ್ರಾಃ ಸನ್ನಿ ತಸ್ಮೈ ದತ್ತ | 25 ತೇ ಪ್ರೋಚುಃ ಪ್ರಭೋಃ ಸನ್ನಿ ದಶಮುದ್ರಾಃ ಸನ್ನಿ | 26 ಯುಷ್ಮಾನಹಂ ವದಾಮಿ ಯಸ್ಯಾಶ್ರಯೇ ವದ್ಧೇ ಽಧಿಕಂ ತಸ್ಮೈ ದಾಯಿಷ್ಯತೇ, ಕಿನ್ನು ಯಸ್ಯಾಶ್ರಯೇ ನ ವದ್ಧತೇ ತಸ್ಯ ಯದ್ಧದಸ್ತಿ ತದಪಿ ತಸ್ಮಾನ್ ನಾಯಿಷ್ಯತೇ | 27 ಕಿನ್ನು ಮಮಾಧಿಪತಿತ್ವಸ್ಯ ವಶತ್ವೇ ಸ್ಥಾತುಮ್ ಅಸಮ್ಯನ್ಯಮಾನಾ ಯೇ ಮಮ ರಿಪವಸ್ತಾನಾನೀಯ ಮಮ ಸಮಕ್ಷಂ ಸಂಹರತ | 28 ಇತ್ಯಪದೇಶಕಥಾಂ ಕಥಯಿತ್ವಾ ಸೋಗ್ರಗಃ ಸನ್ ಯಿರೂಶಾಲಮಪುರಂ ಯಯೌ | 29 ತತೋ ಬೈತ್ವಗೀರೈಭದ್ರನೀಯಾಗ್ರಾಮಯೋಃ ಸಮೀಪೇ ಜೈತುನಾದ್ರೇರನ್ನಿಕಮ್ ಇತ್ವಾ ಶಿಷ್ಯದ್ವಯಮ್ ಇತ್ಯುಕ್ತ್ವಾ ಪ್ರೇಷಯಾಮಾಸ, 30 ಯುವಾಮಮುಂ ಸಮ್ಖುಣ್ಯಗ್ರಾಮಂ ಪ್ರವಿಶ್ಯೈವ ಯಂ ಕೋಪಿ ಮಾನುಷಃ ಕದಾಪಿ ನಾರೋಹತ್ ತಂ ಗರ್ಧಭಶಾವಕಂ ಬದ್ಧಂ ದ್ರಕ್ಷ್ಯಥಸ್ತಂ ಮೋಚಯಿತ್ವಾನಯತಂ | 31 ತತ್ರ ಕುತೋ ಮೋಚಯಥಃ? ಇತಿ ಚೇತ್ ಕೋಪಿ ವಕ್ಷ್ಯತಿ ತರ್ಹಿ ವಕ್ಷ್ಯಥಃ ಪ್ರಭೇರತ್ರ ಪ್ರಯೋಜನಮ್ ಆಸೇ | 32 ತದಾ ತೌ ಪ್ರರಿತೌ ಗತ್ತಾ ತತ್ಪಥಾನುಸಾರೇಣ ಸರ್ವಂ ಪ್ರಾಪ್ತೌ | 33 ಗರ್ಧಭಶಾವಕಮೋಚನಕಾಲೇ ತತ್ಪಾಮಿನ ಊಚುಃ, ಗರ್ಧಭಶಾವಕಂ ಕುತೋ ಮೋಚಯಥಃ? 34 ತಾವಾಚತುಃ ಪ್ರಭೋರತ್ರ ಪ್ರಯೋಜನಮ್ ಆಸೇ | 35 ಪಶ್ಚಾತ್ ತೌ ತಂ ಗರ್ಧಭಶಾವಕಂ ಯೀಶೋರನ್ನಿಕಮಾನೀಯ ತತ್ಪ್ರಾಪ್ಯೇ ನಿಜವಸನಾನಿ ಪಾತಯಿತ್ವಾ ತದುಪರಿ ಯೀಶುಮಾರೋಹಯಾಮಾಸತುಃ | 36 ಅಥ ಯಾತ್ರಾಕಾಲೇ ಲೋಕಾಃ ಪಥಿ ಸ್ವಪಸ್ತಾಣಿ ಪಾತಯಿತುಮ್ ಆರೇಭಿರೇ | 37 ಅಪರಂ ಬೈತುನಾದ್ರೇರುಪತ್ಯಕಾಮ್ ಇತ್ವಾ ಶಿಷ್ಯಸಂಘಃ ಪೂರ್ವದ್ಯಷ್ಟಾನಿ ಮಹಾಕರ್ಮಾಣಿ ಸ್ಯುತ್ವಾ 38 ಯೋ ರಾಜಾ ಪ್ರಭೋ ನಾರ್ಮ್ಯಯಾತಿ ಸ ಧನ್ಯಃ ಸ್ವಗೇ ಕುಶಲಂ ಸರ್ವೋಚ್ಚೇ ಜಯದ್ಧನಿ ಭವತು, ಕಥಾಮೇತಾಂ ಕಥಯಿತ್ವಾ ಸಾನನ್ಮಮ್ ಉಚ್ಛಿರೀಶ್ವರಂ ಧನ್ಯಂ ವಕ್ತುಮಾರೇಭೇ | 39 ತದಾ ಲೋಕಾರಣ್ಯಮಧ್ಯಸ್ಥಾಃ ಕಿಯನ್ತುಃ ಫಿರೂಶಿನಸ್ತತ್ ಶ್ರುತ್ವಾ ಯೀಶುಂ ಪ್ರೋಚುಃ, ಹೇ ಉಪದೇಶಕ ಸ್ತಶಿಷ್ಯಾನ್ ತರ್ಜಯ | 40 ಸ ಉವಾಚ, ಯುಷ್ಮಾನಹಂ ವದಾಮಿ ಯದ್ಧಮೀ ನೀರವಾಸ್ಥಿಷ್ಠಿನಿ ತರ್ಹಿ ಪಾಷಾಣಾ ಉಚ್ಛೇಃ ಕಥಾಃ ಕಥಯಿಷ್ಯನ್ತಿ | 41 ಪಶ್ಚಾತ್ ತತ್ಪುರಾನಿಕಮೇತ್ಯ ತದವಲೋಕ್ಯ ಸಾಶ್ರುಪಾತಂ ಜಗಾದ, 42 ಹಾ ಹಾ ಚೇತ್ ತ್ವಮಗ್ರೇಽಜ್ಞಾಸ್ಥಾಥಾಃ, ತವಾಸ್ತಿನೈವ ದಿನೇ ವಾ ಯದಿ ಸ್ವಮಜ್ಜಲಮ್ ಉಪಾಲಪ್ಸ್ಯಥಾಃ, ತರ್ಹ್ಯತ್ರಮಮ್ ಅಭವಿಷ್ಯತ್, ಕಿನ್ನು ಕ್ಷಣೇಸ್ತಿನ ತತ್ರವ ದ್ಯಷ್ಟೇರಗೋಚರಮ್ ಭವತಿ | 43 ತ್ವಂ ಸ್ವತ್ರಾಣಕಾಲೇ ನ ಮನೋ ನೃಧತ್ವಾ ಇತಿ ಹೇತೋ ಯ್ತತ್ಕಾಲೇ ತವ ರಿಪವಸ್ತಾಂ ಚತುರ್ದಿಕ್ಷು ಪ್ರಾಚೀರೇಣ ವೇಷ್ಮಯಿತ್ವಾ ರೋತ್ಸನ್ನಿ 44 ಬಾಲಕೈಃ ಸಾರ್ಧಂ ಭೂಮಿಸಾತ್ ಕರಿಷ್ಯನ್ತಿ ಚ ತ್ವನ್ನದ್ಯೇ ಪಾಷಾಣೈಕೋಪಿ ಪಾಷಾಣೋಪರಿ ನ ಸ್ಥಾಸ್ಯತಿ ಚ, ಕಾಲ ಈದೃಶ ಉಪಸ್ಥಾಸ್ಯತಿ | 45 ಅಥ ಮಧ್ಯೇಮನ್ನಿರಂ ಪ್ರವಿಶ್ಯ ತತ್ಪತ್ಯಾನ್ ಕ್ರಯಿವಿಕ್ರಯಿಣೋ ಬಹಿಷ್ಕರ್ಷಣ್ 46 ಅವದತ್ ಮದ್ಗೃಹಂ ಪ್ರಾರ್ಥನಾಗೃಹಮಿತಿ ಲಿಪಿರಾಸೇ ಕಿನ್ನು ಯೂಯಂ ತದೇವ ಚೈರಾಣಾಂ ಗಹ್ಪರಂ ಕುರುಧ | 47 ಪಶ್ಚಾತ್ ಸ ಪ್ರತ್ಯಹಂ ಮಧ್ಯೇಮನ್ನಿರಮ್ ಉಪದಿದೇಶ; ತತಃ ಪ್ರಧಾನಯಾಜಕಾ ಅಧ್ಯಾಪಕಾಃ ಪ್ರಾಚೀನಾಶ್ಚ ತಂ ನಾಶಯಿತುಂ ಚಿಚೇಷ್ಟಿರೇ; 48 ಕಿನ್ನು ತದುಪದೇಶೇ ಸರ್ವೇ ಲೋಕಾ ನಿವಿಷ್ಯಚಿತ್ತಾಃ ಸ್ಥಿತಾಸ್ತಸ್ಮಾತ್ ತೇ ತತ್ಪರ್ತುಂ ನಾವಕಾಶಂ ಪ್ರಾಪುಃ |

20 ಅಧ್ಯೈಕದಾ ಯೀಶು ಮನಿದರೇ ಸುಸಂವಾದಂ ಪ್ರಚಾರಯನ್ ಲೋಕಾನುಪದಿಶತಿ, ಏತರ್ಹಿ ಪ್ರಧಾನಯಾಜಕಾ ಅಧ್ಯಾಪಕಾಃ ಪ್ರಾಚ್ಯಶ್ಚ ತನ್ನಿಕಟಮಾಗತ್ಯ ಪಪ್ರಚ್ಛುಃ 2 ಕಯಾಜ್ಞಯಾ ತ್ವಂ ಕರ್ಮಾಣ್ಯೇತಾನಿ ಕರೋಷಿ? ಕೋ ವಾ ತ್ವಾಮಾಜ್ಞಾಪಯತ್? ತದಸ್ಮಾನ್ ವದ | 3 ಸ ಪ್ರತ್ಯುವಾಚ, ತರ್ಹಿ ಯುಷ್ಮಾನಪಿ ಕಥಾಮೇಕಾಂ ಪೃಚ್ಛಾಮಿ ತಸ್ಮೋತ್ತರಂ ವದತ | 4 ಯೋಹನೋ ಮಜ್ಜನಮ್ ಈಶ್ವರಸ್ಯ ಮಾನುಷಾಣಾಂ ವಾಜ್ಞಾತೋ ಜಾತಂ? 5 ತತಸ್ತೇ ಮಿಥೋ ವಿವಿಚ್ಯ ಜಗದುಃ, ಯದೀಶ್ವರಸ್ಯ ವದಾಮಸ್ತರ್ಹಿ ತಂ ಕುತೋ ನ ಪ್ರತ್ಯೈತ ಸ ಇತಿ ವಕ್ಷ್ಯತಿ | 6 ಯದಿ ಮನುಷ್ಯೇತಿ ವದಾಮಸ್ತರ್ಹಿ ಸರ್ವೇ ಲೋಕಾ ಅಸ್ಮಾನ್ ಪಾಷಾಣೈ ಹನಿಷ್ಯನ್ತಿ ಯತೋ ಯೋಹನ್ ಭವಿಷ್ಯದಾದೀತಿ ಸರ್ವೇ ದೃಢಂ ಜಾನನ್ತಿ | 7 ಅತಃ ಏವ ತೇ ಪ್ರತ್ಯುಚುಃ ಕಸ್ಯಾಜ್ಞಯಾ ಜಾತಮ್ ಇತಿ ವಕ್ತುಂ ನ ಶಕ್ಯಮಃ | 8 ತದಾ ಯೀಶುರವದತ್ ತರ್ಹಿ ಕಯಾಜ್ಞಯಾ ಕರ್ಮಾಣ್ಯೇತಾನಿ ಕರೋಮೀತಿ ಚ ಯುಷ್ಮಾನ್ ನ ವಕ್ಷ್ಯಾಮಿ | 9 ಅಥ ಲೋಕಾನಾಂ ಸಾಕ್ಷಾತ್ ಸ ಇಮಾಂ ದ್ಯಷ್ಟಾನ್ಯಕಥಾಂ ವಕ್ತುಮಾರೇಭೇ, ಕಶ್ಚಿದ್ ದ್ರಾಕ್ಷಾಕ್ಷೇತ್ರಂ ಕೃತ್ವಾ ತತ್ ಕ್ಷೇತ್ರಂ ಕೃಷೀವಲಾನಾಂ ಹಸ್ತೇಷು ಸಮರ್ಪ್ಯ ಬಹುಕಾಲಾರ್ಥಂ ದೂರದೇಶಂ ಜಗಾಮ | 10 ಅಥ ಫಲಕಾಲೇ ಫಲಾನಿ ಗ್ರಹೀತು ಕೃಷೀವಲಾನಾಂ ಸಮೀಪೇ ದಾಸಂ ಪ್ರಾಹಿಣೋತ್ ಕಿನ್ನು ಕೃಷೀವಲಾಸ್ತಂ ಪ್ರಹ್ಯತ್ಯ ರಿಕ್ತಹಸ್ತಂ ವಿಸಸರ್ಜುಃ | 11 ತತಃ ಸೋಧಿಪತಿಃ ಪುನರನ್ಯಂ ದಾಸಂ ಪ್ರೇಷಯಾಮಾಸ, ತೇ ತಮಪಿ ಪ್ರಹ್ಯತ್ಯ ಕುವ್ಯವಹ್ಯತ್ಯ ರಿಕ್ತಹಸ್ತಂ ವಿಸಸೃಜುಃ | 12 ತತಃ ಸ ತೃತೀಯವಾರಮ್ ಅನ್ಯಂ ಪ್ರಾಹಿಣೋತ್ ತೇ ತಮಪಿ ಕ್ಷತಾಜ್ಞಂ ಕೃತ್ವಾ ಬಹಿ ನಿಫಚಿಕ್ಷಿಪುಃ | 13 ತದಾ ಕ್ಷೇತ್ರಪತಿ ವಿಫಚಾರಯಾಮಾಸ, ಮಮೇದಾನೀಂ ಕಿಂ ಕರ್ತವ್ಯಂ? ಮಮ ಪ್ರಿಯೇ ಪ್ರತೀ ಪ್ರಹಿತೇ ತೇ ತಮವಶ್ಯಂ ದ್ಯಷ್ಟ್ವಾ ಸಮಾದರಿಷ್ಯಸ್ತೇ | 14 ಕಿನ್ನು ಕೃಷೀವಲಾಸ್ತಂ ನಿರೀಕ್ಯ ಪರಸ್ಪರಂ ವಿವಿಚ್ಯ ಪ್ರೋಚುಃ, ಅಯಮುತ್ರರಾಧಿಕಾರೀ ಆಗಚ್ಛತೈನಂ ಹನ್ಯಸ್ತತೋಧಿಕಾರೋಸ್ತಾಕಂ ಭವಿಷ್ಯತಿ | 15 ತತಸ್ತೇ ತಂ ಕ್ಷೇತ್ರಾದ್ ಬಹಿ ನಿಫಪಾತ್ಯ ಜಘ್ನುಸ್ತಸ್ಮಾತ್ ಸ ಕ್ಷೇತ್ರಪತಿಸ್ತಾನ್ ಪ್ರತಿ ಕಿಂ ಕರಿಷ್ಯತಿ? 16 ಸ ಆಗತ್ಯ ತಾನ್ ಕೃಷೀವಲಾನ್ ಹತ್ವಾ ಪರೇಷಾಂ ಹಸ್ತೇಷು ತತ್ಕ್ಷೇತ್ರಂ ಸಮರ್ಪಯಿಷ್ಯತಿ; ಇತಿ ಕಥಾಂ ಶ್ರುತ್ವಾ ತೇ ಽವದನ್ ಏತಾದೃಶೀ ಘಟನಾ ನ ಭವತು | 17 ಕಿನ್ನು ಯೀಶುಸ್ತಾನವಲೋಕ್ಯ ಜಗಾದ, ತರ್ಹಿ, ಸ್ಥಪತಯಃ ಕರಿಷ್ಯನ್ತಿ ಗ್ರಾವಾಣಂ ಯನ್ತು ತುಚ್ಛಕಂ | ಪ್ರಧಾನಪ್ರಸ್ತರಃ ಕೋಣೇ ಸ ಏವ ಹಿ ಭವಿಷ್ಯತಿ | ಏತಸ್ಯ ಶಾಸ್ತ್ರೀಯವಚನಸ್ಯ ಕಿಂ ತಾತ್ಪರ್ಯಂ? 18 ಅಪರಂ ತತ್ಪಾಷಾಣೋಪರಿ ಯಃ ಪತಿಷ್ಯತಿ ಸ ಭಂಕ್ತೃತೇ ಕಿನ್ನು ಯಸ್ಮೋಪರಿ ಸ ಪಾಷಾಣಃ ಪತಿಷ್ಯತಿ ಸ ತೇನ ಧೂಲಿವಚ್ ಚೂರ್ಣೇಭವಿಷ್ಯತಿ | 19 ಸೋಸ್ತಾಕಂ ವಿರುದ್ಧಂ ದ್ಯಷ್ಟಾನ್ವಮಿಮಂ ಕಥಿತವಾನ್ ಇತಿ ಜ್ಞಾತ್ವಾ ಪ್ರಧಾನಯಾಜಕಾ ಅಧ್ಯಾಪಕಾಶ್ಚ ತದ್ಯೈವ ತಂ ಧರ್ತುಂ ವವಾಇಷುಃ ಕಿನ್ನು ಲೋಕೇಭ್ಯೋ ಬಿಭೃಷುಃ | 20 ಅತಃ ಏವ ತಂ ಪ್ರತಿ ಸತರ್ಕಾಃ ಸನ್ಯಃ ಕಥಂ ತದ್ವಾಕ್ಯದೋಷಂ ದೃತ್ವಾ ತಂ ದೇಶಾದಿಪಸ್ಯ ಸಾಧುವೇಶಧಾರಿಣಶ್ರುತಾನ್ ತಸ್ಯ ಸಮೀಪೇ ಪ್ರೇಷಯಾಮಾಸುಃ | 21 ತದಾ ತೇ ತಂ ಪ್ರಪ್ರಚ್ಛುಃ, ಹೇ ಉಪದೇಶಕ ಭವಾನ್ ಯಥಾರ್ಥಂ ಕಥಯನ್ ಉಪದಿಶತಿ, ಕಮಪ್ಯನಪೇಕ್ಷ್ಯ ಸತ್ಯತೈನ್ನೇಶ್ವರಂ ಮಾರ್ಗಮುಪದಿಶತಿ, ವಯಮೇತಜ್ಞಾನೀಮಃ | 22 ಕೈಸರರಾಜಾಯ ಕರೋಸ್ತಾಭಿ ದೇರ್ಯೋ ನ ವಾ? 23 ಸ ತೇಷಾಂ ವಇನಂ ಜ್ಞಾತ್ವಾವದತ್ ಕುತೋ ಮಾಂ ಪರೀಕ್ಷಧೇ? ಮಾಂ ಮುದ್ರಾಮೇಕಂ ದರ್ಶಯತ | 24 ಇಹ ಲಿಖಿತಾ ಮೂರ್ತಿಯಿಂ ನಾಮ ಚ ಕಸ್ಯ? ತೇಽವದನ್

ಕೈಸರಸ್ಯ | 25 ತದಾ ಸ ಉವಾಚ, ತರ್ಹಿ ಕೈಸರಸ್ಯ ದ್ರವ್ಯಂ ಕೈಸರಾಯ ದತ್ತಃ; ಈಶ್ವರಸ್ಯ ತು ದ್ರವ್ಯಮೀಶ್ವರಾಯ ದತ್ತ | 26 ತಸ್ಮಾಲ್ಲೋಕಾನಾಂ ಸಾಕ್ಷಾತ್ ತತ್ಕಥಾಯಾಃ ಕಮಪಿ ದೋಷಂ ಧರ್ತುಮಪ್ಯಾಪ್ಯ ತೇ ತಸ್ಮೋತ್ತರಾದ್ ಅಶ್ವರ್ಯ್ಯಂ ಮನ್ಯಮಾನಾ ಮೌನಿಸಸ್ತಸ್ಯುಃ | 27 ಅಪರಂಶ್ಚ ಶ್ರುಶಾನಾದುತ್ಥಾನಾನಜ್ಞೇಕಾರಿಣಾಂ ಸಿದೂಕಿನಾಂ ಕಿಯನ್ನೋ ಜನಾ ಆಗತ್ಯ ತಂ ಪಪ್ರಚ್ಛುಃ, 28 ಹೇ ಉಪದೇಶಕ ಶಾಸ್ತ್ರೇ ಮೂಸಾ ಅಸ್ಮಾನ್ ಪ್ರತೀತಿ ಲಿಲೇಖ ಯಸ್ಯ ಭ್ರಾತಾ ಭಾರ್ಯಾಯಾಂ ಸತ್ಯಾಂ ನಿಃಸನ್ಯಾನೋ ಮ್ನಿಯತೇ ಸ ತಜ್ಞಯಾಂ ವಿವಹ್ಯ ತದ್ವಂಶಮ್ ಉತ್ಪಾದಯಿಷ್ಯತಿ | 29 ತಥಾಚ ಕೇಚಿತ್ ಸಸ್ಯ ಭ್ರಾತರ ಆಸನ್ ತೇಷಾಂ ಜ್ಯೇಷ್ಠೋ ಭ್ರಾತಾ ವಿವಹ್ಯ ನಿರಪತ್ಯಃ ಪ್ರಾಣಾನ್ ಜಹೌ | 30 ಅಥ ದ್ವಿತೀಯಸ್ತಸ್ಯ ಜಾಯಾಂ ವಿವಹ್ಯ ನಿರಪತ್ಯಃ ಸನ್ ಮಮಾರ | ತ್ವತೀಯಶ್ಚ ತಾಮೇವ ವ್ಯವಾಹ; 31 ಇತ್ಯಂ ಸಸ್ಯ ಭ್ರಾತರಸ್ತಾಮೇವ ವಿವಹ್ಯ ನಿರಪತ್ಯಃ ಸನ್ನೋ ಮಮ್ನುಃ | 32 ಶೇಷೇ ಸಾ ಸ್ತ್ರೀ ಚ ಮಮಾರ | 33 ಅತಃಪ ಶ್ರುಶಾನಾದುತ್ಥಾನಕಾಲೇ ತೇಷಾಂ ಸಪ್ತಜನಾನಾಂ ಕಸ್ಯ ಸಾ ಭಾರ್ಯಾ ಭವಿಷ್ಯತಿ? ಯತಃ ಸಾ ತೇಷಾಂ ಸಪ್ತಾನಾಮೇವ ಭಾರ್ಯಾಸೀತ್ | 34 ತದಾ ಯೇಶುಃ ಪ್ರತ್ಯುವಾಚ, ಏತಸ್ಯ ಜಗತೋ ಲೋಕಾ ವಿವಹನ್ವಿ ವಾಗ್ವಿಶ್ವಾಶ್ಚ ಭವನ್ವಿ (aiṅ g165) 35 ಕಿನ್ತು ಯೇ ತಜ್ಜಗತ್ಪ್ರಾಪ್ತಿಯೋಗ್ಯತೇನ ಗಣಿತಾಂ ಭವಿಷ್ಯನ್ವಿ ಶ್ರುಶಾನಾಚ್ಛೋತ್ಥಾಸ್ತನ್ವಿ ತೇ ನ ವಿವಹನ್ವಿ ವಾಗ್ವಿಶ್ವಾಶ್ಚ ನ ಭವನ್ವಿ, (aiṅ g165) 36 ತೇ ಪುನ ನಃ ಮ್ನಿಯನ್ವಿ ಕಿನ್ತು ಶ್ರುಶಾನಾದುತ್ಥಾಪಿತಾಃ ಸನ್ ಈಶ್ವರಸ್ಯ ಸನ್ಯಾನಾಃ ಸ್ವಗೀಯದೂತಾನಾಂ ಸದ್ಯಶಾಶ್ಚ ಭವನ್ವಿ | 37 ಅಧಿಕನ್ತು ಮೂಸಾಃ ಸ್ವೋಪಾಖ್ಯಾನೇ ಪರಮೇಶ್ವರ ಈಶಾಹೀಮ ಈಶ್ವರ ಇಸ್ರಾಕ ಈಶ್ವರೋ ಯಾಕೂಲಶ್ಚೇಶ್ವರ ಇತ್ಯುಕ್ತಾ ಮೃತಾನಾಂ ಶ್ರುಶಾನಾದ್ ಉತ್ಥಾನಸ್ಯ ಪ್ರಮಾಣಂ ಲಿಲೇಖ | 38 ಅತಃಪ ಯ ಈಶ್ವರಃ ಸ ಮೃತಾನಾಂ ಪ್ರಭು ನಃ ಕಿನ್ತು ಜೀವತಾಮೇವ ಪ್ರಭುಃ, ತನ್ನಿಕಟೇ ಸರ್ವೇ ಜೀವನ್ತಃ ಸನ್ವಿ | 39 ಇತಿ ಶ್ರುತ್ವಾ ಕಿಯನ್ನೋಧ್ಯಾಪಕಾ ಊಚುಃ, ಹೇ ಉಪದೇಶಕ ಭವಾನ್ ಭದ್ರಂ ಪ್ರತ್ಯುಕ್ತವಾನ್ | 40 ಇತಃ ಪರಂ ತಂ ಕಿಮಪಿ ಪ್ರಷ್ಟಂ ತೇಷಾಂ ಪ್ರಗಲ್ಬತಾ ನಾಭೂತ್ | 41 ಪಶ್ಚಾತ್ ಸ ತಾನ್ ಉವಾಚ, ಯಃ ಖೀಷ್ಣಃ ಸ ದಾಯೂದಃ ಸನ್ಯಾನ ಏತಾಂ ಕಥಾಂ ಲೋಕಾಃ ಕಥಂ ಕಥಯನ್ವಿ? 42 ಯತಃ ಮಮ ಪ್ರಭುಮಿದಂ ವಾಕ್ಯಮವದತ್ ಪರಮೇಶ್ವರಃ | ತವ ಶತ್ರುನಹಂ ಯಾವತ್ ಪಾದಪೀಠಂ ಕರೋಮಿ ನ | ತಾವತ್ ಕಾಲಂ ಮದೀಯೇ ತ್ವಂ ದಕ್ಷಪಾರ್ಶ್ವ ಉಪಾವಿಶ | 43 ಇತಿ ಕಥಾಂ ದಾಯೂದ್ ಸ್ವಯಂ ಗೀತಗ್ರನ್ವೇವದತ್ | 44 ಅತಃಪ ಯದಿ ದಾಯೂದ್ ತಂ ಪ್ರಭುಂ ವದತಿ, ತರ್ಹಿ ಸ ಕಥಂ ತಸ್ಯ ಸನ್ಯಾನೋ ಭವತಿ? 45 ಪಶ್ಚಾತ್ ಯೇಶುಃ ಸರ್ವಜನಾನಾಂ ಕರ್ಣಗೋಚರೇ ಶಿಷ್ಯಾನುವಾಚ, 46 ಯೇಽಧ್ಯಾಪಕಾ ದೀರ್ಘಪರಿಚ್ಛದಂ ಪರಿಧಾಯ ಭ್ರಮನ್ವಿ, ಹಟ್ಟೂಪಣಯೋ ನಃಮಸ್ಮಾರೇ ಭಜನಗೇಹಸ್ಯ ಪೋಚ್ಛಾಸನೇ ಭೋಜನಗೃಹಸ್ಯ ಪ್ರಧಾನಸ್ಥಾನೇ ಚ ಪ್ರೀಯನ್ತೇ 47 ವಿಧವಾನಾಂ ಸರ್ವಸ್ವಂ ಗ್ರಸ್ತಿತ್ವಾ ಭಲೇನ ದೀರ್ಘಕಾಲಂ ಪ್ರಾರ್ಥಯನ್ತೇ ಚ ತೇಷು ಸಾವಧಾನಾ ಭವತ, ತೇಷಾಮುಗ್ರದಣೋ ಭವಿಷ್ಯತಿ |

21 ಅಥ ಧನಿಲೋಕಾ ಭಾಣ್ವಾಗಾರೇ ಧನಂ ನಿಕ್ಷಿಪನ್ವಿ ಸ ತದೇವ ಪಶ್ಯತಿ, 2 ಏತರ್ಹಿ ಕಾಚಿದ್ಧೀನಾ ವಿಧವಾ ಪಣದ್ರಯಂ ನಿಕ್ಷಿಪತಿ ತದ್ ದದಶ | 3 ತತೋ ಯೇಶುರುವಾಚ ಯುಷ್ಮಾನಹಂ ಯಥಾರ್ಥಂ ವದಾಮಿ, ದರಿದ್ರೇಯಂ ವಿಧವಾ ಸರ್ವೇಭ್ಯೋಧಿಕಂ ನ್ಯಕ್ಷೇಪ್ಸೀತ್, 4 ಯತೋನ್ಯೇ ಸ್ವಪ್ರಾಜ್ಞಧನೇಭ್ಯ ಈಶ್ವರಾಯ ಕಿಂಚಿತ್ ನ್ಯಕ್ಷೇಪ್ಯುಃ, ಕಿನ್ತು

ದರಿದ್ರೇಯಂ ವಿಧವಾ ದಿನಯಾಪನಾರ್ಥಂ ಸ್ವಸ್ಯ ಯತ್ ಕಿಂಚಿತ್ ಸ್ಥಿತಂ ತತ್ ಸರ್ವಂ ನ್ಯಕ್ಷೇಪ್ಸೀತ್ | 5 ಅಪರಂಶ್ಚ ಉತ್ತಮಪ್ರಸುರೈರುತ್ಪ್ರಷ್ಟವ್ಯುಶ್ಚ ಮನ್ವಿರಂ ಸುಶೋಭತೇತರಾಂ ಕೈಶ್ಚಿದಿತ್ಯುಕ್ತೇ ಸ ಪ್ರತ್ಯುವಾಚ 6 ಯೂಯಂ ಯದಿದಂ ನಿಚಯನಂ ಪಶ್ಯಥ, ಅಸ್ಯ ಪಾಪಾಣ್ಯಕೋಪ್ಯನ್ಯಪಾಪಾಣೋಪರಿ ನ ಸ್ಥಾಸ್ಯತಿ, ಸರ್ವೇ ಭೂಸಾದ್ಭವಿಷ್ಯನ್ವಿ ಕಾಲೋಯಮಾಯಾತಿ | 7 ತದಾ ತೇ ಪಪ್ರಚ್ಛುಃ, ಹೇ ಗುರೋ ಘಟನೇದೃಶೀ ಕದಾ ಭವಿಷ್ಯತಿ? ಘಟನಾಯಾ ಏತಸ್ಯ ಸಶ್ಚಿದಂ ವಾ ಕಿಂ ಭವಿಷ್ಯತಿ? 8 ತದಾ ಸ ಜಗಾದ, ಸಾವಧಾನಾ ಭವತ ಯಥಾ ಯುಷ್ಮಾಕಂ ಭ್ರಮಂ ಕೋಪಿ ನ ಜನಯತಿ, ಖೀಷ್ಣೋಹಮಿತ್ಯುಕ್ತ್ವಾ ಮಮ ನಾಮ್ರಾ ಬಹವ ಉಪಸ್ಥಾಸ್ಯನ್ವಿ ಸ ಕಾಲಃ ಪ್ರಾಯೇಷೋಪಸ್ಥಿತಃ, ತೇಷಾಂ ಪಶ್ಯಾನ್ವಾ ಗಚ್ಛತ | 9 ಯುದ್ಧಸ್ಯೋಪಪ್ರವಸ್ಯ ಚ ವಾರ್ತಾಂ ಶ್ರುತ್ವಾ ಮಾ ಶಬ್ದದ್ವಂ, ಯತಃ ಪ್ರಥಮಮ್ ಏತಾ ಘಟನಾ ಅವಶ್ಯಂ ಭವಿಷ್ಯನ್ವಿ ಕಿನ್ತು ನಾಪಾತೇ ಯುಗಾನ್ತೋ ಭವಿಷ್ಯತಿ | 10 ಅಪರಂಶ್ಚ ಕಥಯಾಮಾಸ, ತದಾ ದೇಶಸ್ಯ ವಿಪಕ್ಷತೇನ ದೇಶೋ ರಾಜ್ಯಸ್ಯ ವಿಪಕ್ಷತೇನ ರಾಜ್ಯಮ್ ಉತ್ಥಾಸ್ಯತಿ, 11 ನಾನಾಸ್ಥಾನೇಷು ಮಹಾಭೂಕಮ್ನೋ ದುರ್ಭಿಕ್ಷಂ ಮಾರೀ ಚ ಭವಿಷ್ಯನ್ವಿ, ತಥಾ ವ್ಯೋಮಮಣ್ಣಲಸ್ಯ ಭಯಂಜರದಶನಾನ್ಯಶ್ಚರ್ಯ್ಯಲಕ್ಷಣಾನಿ ಚ ಪ್ರಕಾಶಯಿಷ್ಯನ್ತೇ | 12 ಕಿನ್ತು ಸರ್ವಾಸಾಮೇತಾಸಾಂ ಘಟನಾನಾಂ ಪೂರ್ವಂ ಲೋಕಾ ಯುಷ್ಮಾನ್ ದೃತ್ಯಾ ತಾಡಯಿಷ್ಯನ್ವಿ, ಭಜನಾಲಯೇ ಕಾರಾಯಾಚ್ಚ ಸಮರ್ಪಯಿಷ್ಯನ್ವಿ ಮಮ ನಾಮಕಾರಣಾದ್ ಯುಷ್ಮಾನ್ ಭೂಪಾನಾಂ ಶಾಸಕಾನಾಚ್ಚ ಸಮ್ಮುಖಂ ನೇಷ್ಯನ್ವಿ ಚ | 13 ಸಾಕ್ಷಾರ್ಥಮ್ ಏತಾನಿ ಯುಷ್ಮಾನ್ ಪ್ರತಿ ಘಟಿಷ್ಯನ್ತೇ | 14 ತದಾ ಕಿಮುತ್ತರಂ ವಕ್ತವ್ಯಮ್ ಏತತ್ ನ ಚಿನ್ತಯಿಷ್ಯಾಮ ಇತಿ ಮನಃಸು ನಿಶ್ಚಿತನುತ | 15 ವಿಪಕ್ಷಾ ಯಸ್ಮಾತ್ ಕಿಮಪ್ಯುತ್ತರಮ್ ಆಪತ್ತಿಚ್ಛ ಕರ್ತುಂ ನ ಶಕ್ಯನ್ವಿ ತಾದೃಶಂ ವಾಕ್ಯಮಿತ್ಯಂ ಜ್ಞಾನಚ್ಛ ಯುಷ್ಮಭ್ಯಂ ದಾಸ್ಯಾಮಿ | 16 ಕಿಚ್ಚ ಯೂಯಂ ಪಿತ್ರಾ ಮಾತ್ರಾ ಭ್ರಾತ್ರಾ ಬನ್ಯುನಾ ಜ್ಞಾತ್ಯಾ ಕುಟುಮ್ನೇನ ಚ ಪರಕರೇಷು ಸಮರ್ಪಯಿಷ್ಯದ್ವೇ; ತತ್ಸೈ ಯುಷ್ಮಾಕಂ ಕಚ್ಛನ ಕಚ್ಛನ ಘಾತಯಿಷ್ಯನ್ವಿ | 17 ಮಮ ನಾಮ್ನಃ ಕಾರಣಾತ್ ಸರ್ವೈ ಮಃನುಷ್ಯೈ ಯೂರ್ಯಮ್ ಋತೀಯಿಷ್ಯದ್ವೇ | 18 ಕಿನ್ತು ಯುಷ್ಮಾಕಂ ಶಿರಃಕೇಶೈಕೋಪಿ ನ ವಿನಂಕ್ಷ್ಯತಿ, 19 ತಸ್ಮಾದೇವ ದೈರ್ಯಮವಲಮ್ಬ್ಯ ಸ್ವಸ್ವಪ್ರಾಣಾನ್ ರಕ್ಷತ | 20 ಅಪರಂಶ್ಚ ಯಿರೂಶಾಲಮ್ಪುರಂ ಸೈನ್ಯವೇಷ್ಟಿತಂ ವಿಲೋಕ್ಯ ತಸ್ಮೋಚ್ಛಿನ್ತಾಯಾಃ ಸಮಯಃ ಸಮೀಪ ಇತ್ಯವಗಮಿಷ್ಯಥ | 21 ತದಾ ಯಿಹೂದಾದೇಶಸ್ಥಾ ಲೋಕಾಃ ಸರ್ವತಂ ಪಲಾಯನ್ತಾಂ, ಯೇ ಚ ನಗರೇ ತಿಷ್ಯನ್ವಿ ತೇ ದೇಶಾನ್ತರಂ ಪಲಾಯನ್ತಾ, ಯೇ ಚ ಗ್ರಾಮೇ ತಿಷ್ಯನ್ವಿ ತೇ ನಗರಂ ನ ಪ್ರವಿಶನ್ವಿ, 22 ಯತಸ್ತದಾ ಸಮುಚಿತದಣ್ಣನಾಯ ಧರ್ಮಪುಸ್ತಕೇ ಯಾನಿ ಸರ್ವಾಣಿ ಲಿಖಿತಾನಿ ತಾನಿ ಸಫಲಾನಿ ಭವಿಷ್ಯನ್ವಿ | 23 ಕಿನ್ತು ಯಾ ಯಾಸ್ತದಾ ಗರ್ಭವತ್ಯಃ ಸ್ವನ್ಯದಾವೃಶ್ಚ ತಾಮಾಂ ದುರ್ಗತಿ ಭವಿಷ್ಯತಿ, ಯತ ಏತಾಲ್ಯೋಕಾನ್ ಪ್ರತಿ ಕೋಪೋ ದೇಶೇ ಚ ವಿಷಮದುರ್ಗತಿ ಘಟಿಷ್ಯತೇ | 24 ವಸ್ತುತಸ್ತು ತೇ ಖಚ್ಛಧಾರಪರಿವೃಜ್ಞಂ ಲಪ್ಸ್ಯನ್ತೇ ಬದ್ಧಾಃ ಸನ್ತಃ ಸರ್ವದೇಶೇಷು ನಾಯಿಷ್ಯನ್ತೇ ಚ ಕಿ ಇಚ್ಛಾನ್ಯದೇಶೀಯಾನಾಂ ಸಮಯೋಪಸ್ಥಿತಿಯುಗಂ ಯಿರೂಶಾಲಮ್ಪುರಂ ತೈಃ ಪದತಲ್ಯ ದಫಲಯಿಷ್ಯತೇ | 25 ಸೂರ್ಯಚನ್ದನಕ್ಷತ್ರೇಷು ಲಕ್ಷಣಾದಿ ಭವಿಷ್ಯನ್ವಿ, ಭುವಿ ಸರ್ವದೇಶೀಯಾನಾಂ ದುಃಖಂ ಚಿನ್ತಾ ಚ ಸಿನೌ ವೀಚೀನಾಂ ತರ್ಜನಂ ಗರ್ಜನಚ್ಛ ಭವಿಷ್ಯನ್ವಿ | 26 ಭೂಭೌ ಭಾವಿಘಟನಾಂ ಚಿನ್ತಯಿತ್ವಾ ಮನುಜಾ ಭಿಯಾಮೃತಕಲ್ಪಾ ಭವಿಷ್ಯನ್ವಿ, ಯತೋ ವ್ಯೋಮಮಣ್ಣಲೇ

ತೇಜಸ್ವಿನೋ ದೋಲಾಯಮಾನಾ ಭವಿಷ್ಯನ್ತಿ | 27 ತದಾ ಪರಾಕ್ರಮೇಣಾ ಮಹಾತೇಜಸಾ ಚ ಮೇಘಾರೂಢಂ ಮನುಷ್ಯಪುತ್ರಮ್ ಆಯಾನ್ತಂ ದ್ರಕ್ಷ್ಯನ್ತಿ | 28 ಕಿನ್ವೇತಾಸಾಂ ಘಟನಾನಾಮಾರಮ್ಪೇ ಸತಿ ಯೂಯಂ ಮಸ್ತಕಾನ್ಯುತ್ಕೋಲ್ಯ ಊರ್ಧ್ವಂ ದ್ರಕ್ಷ್ಯಥ, ಯತೋ ಯುಷ್ಮಾಕಂ ಮುಕ್ತೇಃ ಕಾಲಃ ಸವಿದೋ ಭವಿಷ್ಯತಿ | 29 ತತಸ್ತೇನೈತದ್ಯುಷ್ಣಾನ್ತಕಥಾ ಕಥಿತಾ, ಪಶ್ಯತ ಉಡುಮ್ನುರಾದಿವಕ್ಷಾಣಾಂ | 30 ನವೀನಪತ್ರಾಣಿ ಚಾತಾನೀತಿ ದೃಷ್ಟ್ವಾ ನಿವಾಪಕಾಲ ಉಪಸ್ಥಿತ ಇತಿ ಯಥಾ ಯೂಯಂ ಜ್ಞಾತುಂ ಶಕ್ಯುಥ, 31 ತಥಾ ಸರ್ವಾಸಾಮಾಸಾಂ ಘಟನಾನಾಮ್ ಆರಮ್ಪೇ ದೃಷ್ಟೇ ಸತೀಶ್ಚರಸ್ಯ ರಾಜತ್ವಂ ನಿಕಟಮ್ ಇತ್ಯಪಿ ಜ್ಞಾಸ್ಯಥ | 32 ಯುಷ್ಮಾನಹಂ ಯಥಾರ್ಥಂ ವದಾಮಿ, ವಿಧಮಾನಲೋಕಾನಾಮೇಷಾಂ ಗಮನಾತ್ ಪೂರ್ವಮ್ ಏತಾನಿ ಘಟಿಷ್ಯಂತೇ | 33 ನಭೋಭುವೋರ್ಲೋಕಪೋ ಭವಿಷ್ಯತಿ ಮಮ ವಾಕ್ ತು ಕದಾಪಿ ಉಪ್ಪಾ ನ ಭವಿಷ್ಯತಿ | 34 ಅತಏವ ವಿಷಮಾಶನೇನ ಪಾನೇನ ಚ ಸಾಂಮಾರಿಕಚಿನ್ಮಾಭಿಶ್ಚ ಯುಷ್ಮಾಕಂ ಚಿತ್ರೇಷು ಮತ್ತೇಷು ತದ್ವಿನಮ್ ಅಕಸ್ಮಾದ್ ಯುಷ್ಮಾನ್ ಪ್ರತಿ ಯಥಾ ನೋಪತಿಷ್ಯತಿ ತದರ್ಥಂ ಸ್ವೇಷು ಸಾವಧಾನಾಸ್ತಿಷ್ಠತ | 35 ಪೃಥಿವೀಸ್ತವರ್ವಲೋಕಾನ್ ಪ್ರತಿ ತದ್ವಿನಮ್ ಉನ್ಮಾಥ ಇವ ಉಪಸ್ಥಾಸ್ಯತಿ | 36 ಯಥಾ ಯೂಯಮ್ ಏತದ್ಯಾವಿಘಟನಾ ಉತ್ತರ್ತುಂ ಮನುಜಸುತಸ್ಯ ಸಮುಖೇ ಸಂಸ್ಥಾತುಞ್ಚ ಯೋಗ್ಯಾ ಭವಥ ಕಾರಣಾದಸ್ಮಾತ್ ಸಾವಧಾನಾಃ ಸನ್ನೋ ನಿರನ್ತರಂ ಪ್ರಾರ್ಥಯದ್ಧಂ | 37 ಅಪರಞ್ಚ ಸ ದಿವಾ ಮನ್ದಿರ ಉಪದಿಶ್ಯ ರಾಚ್ಯೆ ಜ್ಯೆತುನಾದ್ವಿಂ ಗತ್ವಾತಿಷ್ಠತ | 38 ತತಃ ಪ್ರತ್ಯೂಷೇ ಲಾಕಾಸ್ತತ್ಥಾಂ ಶ್ರೋತುಂ ಮನ್ದಿರೇ ತದನ್ವಿಕಮ್ ಆಗಚ್ಛನ್ |

22 ಅಪರಞ್ಚ ಕಿಣ್ವಶೂನ್ಯಪೂಪೋತ್ಸವಸ್ಯ ಕಾಲ ಉಪಸ್ಥಿತೇ 2 ಪ್ರಧಾನಯಾಜಕಾ ಅಧ್ಯಾಯಕಾಶ್ಚ ಯಥಾ ತಂ ಹನ್ತುಂ ಶಕ್ಯವನ್ತಿ ತಥೋಪಾಯಾಮ್ ಅಚೇಷ್ಟನ್ತಿ ಕಿನ್ತು ಲೋಕೇಭ್ಯೋ ಭಿಭ್ಯುಃ | 3 ಏತಸ್ಮಿನ್ ಸಮಯೇ ದ್ವಾದಶಶಿಷ್ಯೇಷು ಗಣಿತ ಈಷ್ಠಿರಿಯೋತೀಯರೂಢಿಮಾನ್ ಯೋ ಯಿಹೂದಾಸ್ತಸ್ಯಾನ್ತಃಕರಣಂ ಶೈತಾನಾಶ್ರಿತತ್ವಾತ್ 4 ಸ ಗತ್ವಾ ಯಥಾ ಯೀಶುಂ ತೇಷಾಂ ಕರೇಷು ಸಮರ್ಪಯಿತುಂ ಶಕ್ನೋತಿ ತಥಾ ಮನ್ತ್ರಣಾಂ ಪ್ರಧಾನಯಾಜಕೈಃ ಸೇನಾಪತಿಭಿಶ್ಚ ಸಹ ಚಕಾರ | 5 ತೇನ ತೇ ತುಷ್ಣಾಸ್ತಸ್ಮೈ ಮುದ್ರಾಂ ದಾತುಂ ಪಣಂ ಚಕ್ರುಃ | 6 ತತಃ ಸೋಭ್ಯೇಕೈಶ್ಚ ಯಥಾ ಲೋಕಾನಾಮಗೋಚರೇ ತಂ ಪರಕರೇಷು ಸಮರ್ಪಯಿತುಂ ಶಕ್ನೋತಿ ತಥಾವಕಾಶಂ ಚೇಷ್ಟಿತುಮಾರೇಭೇ | 7 ಅಥ ಕಿಣ್ವಶೂನ್ಯಪೂಪೋತ್ಸವದಿನೇ, ಅರ್ಥಾತ್ ಯಸ್ಮಿನ್ ದಿನೇ ನಿಸ್ತಾರೋತ್ಸವಸ್ಯ ಮೇಷೋ ಹನ್ತವ್ಯಸ್ಮಿನ್ ದಿನೇ 8 ಯೀಶುಃ ಪಿತರಂ ಯೋಹನಇಚ್ಛಾಹೂಯ ಜಗಾದ, ಯುವಾಂ ಗತ್ವಾಸ್ಮಾಕಂ ಭೋಜನಾರ್ಥಂ ನಿಸ್ತಾರೋತ್ಸವಸ್ಯ ದ್ರವ್ಯಾಣ್ಯಾಸಾದಯತಂ | 9 ತದಾ ತೌ ಪಪ್ರಚ್ಛತುಃ ಕುಚಾಸಾದಯಾವೋ ಭವತಃ ಕೇಚ್ಚಾ? 10 ತದಾ ಸೋವಾದೀತ್, ನಗರೇ ಪ್ರವಿಷ್ಟೇ ಕಶ್ಚಿಜ್ಜಲಕುಮ್ಭಮಾದಾಯ ಯುವಾಂ ಸಾಕ್ಷಾತ್ ಕರಿಷ್ಯತಿ ಸ ಯನ್ವಿವೇಶನಂ ಪ್ರವಿಶತಿ ಯುವಾಮಪಿ ತನ್ವಿವೇಶನಂ ತತ್ಪ್ರಾಪ್ನಿತ್ವಾ ನಿವೇಶನಪತಿಮ್ ಇತಿ ವಾಕ್ಯಂ ವದತಂ, 11 ಯತ್ರಾಹಂ ನಿಸ್ತಾರೋತ್ಸವಸ್ಯ ಭೋಜ್ಯಂ ಶಿಷ್ಯೈಃ ಸಾರ್ಧಂ ಭೋಕ್ತುಂ ಶಕ್ನೋಮಿ ಸಾತಿಥಿಶಾಲಾ ಕುತ್? ಕಥಾಮಿಮಾಂ ಪ್ರಭುಸ್ತಾಂ ಪ್ರಚ್ಛತಿ | 12 ತತಃ ಸ ಜನೋ ದ್ವಿತೀಯಪ್ರಕೋಷ್ಠೀಯಮ್ ಏಕಂ ಶಸ್ತಂ ಕೋಷ್ಠಂ ದರ್ಶಯಿಷ್ಯತಿ ತತ್ರ ಭೋಜ್ಯಮಾಸಾದಯತಂ | 13 ತತಸ್ತೌ

ಗತ್ವಾ ತದ್ವಾಕ್ಯಾನುಸಾರೇಣ ಸರ್ವಂ ದೃಷ್ಟ್ವಾ ತತ್ರ ನಿಸ್ತಾರೋತ್ಸವೇಯಂ ಭೋಜ್ಯಮಾಸಾದಯಾಮಾಸತಃ | 14 ಅಥ ಕಾಲ ಉಪಸ್ಥಿತೇ ಯೀಶು ದ್ವಾರದಶಭಿಃ ಪ್ರೇರಿತ್ಯಃ ಸಹ ಭೋಕ್ತುಮಪವಿಶ್ಯ ಕಥಿತವಾನ್ 15 ಮಮ ದುಃಖಭೋಗಾತ್ ಪೂರ್ವಂ ಯುಭಾಭಿಃ ಸಹ ನಿಸ್ತಾರೋತ್ಸವಸ್ಯೈಶ್ಚ ಭೋಜ್ಯಂ ಭೋಕ್ತುಂ ಮಯಾತಿವಾಇಚ್ಛಾ ಕೃತಾ | 16 ಯುಷ್ಮಾನ್ ವದಾಮಿ, ಯಾವತ್ಕಾಲಮ್ ಈಶ್ವರರಾಜ್ಯೇ ಭೋಜನಂ ನ ಕರಿಷ್ಯೇ ತಾವತ್ಕಾಲಮ್ ಇದಂ ನ ಭೋಕ್ತೇ | 17 ತದಾ ಸ ಪಾನಪಾತ್ರಮಾದಾಯ ಈಶ್ವರಸ್ಯ ಗುಣಾನ್ ಕೀರ್ತಯಿತ್ವಾ ತೇಭ್ಯೋ ದತ್ತಾವದತ್, ಇದಂ ಗೃಹ್ಣೀತ ಯೂಯಂ ವಿಭಜ್ಯ ಪಿವತ | 18 ಯುಷ್ಮಾನ್ ವದಾಮಿ ಯಾವತ್ಕಾಲಮ್ ಈಶ್ವರರಾಜತ್ವಸ್ಯ ಸಂಸ್ಥಾಪನಂ ನ ಭವತಿ ತಾವತ್ ದ್ರಾಕ್ಷಾಫಲರಸಂ ನ ಪಾಸ್ಯಾಮಿ | 19 ತತಃ ಪೂಪಂ ಗೃಹೀತ್ವಾ ಈಶ್ವರಗುಣಾನ್ ಕೀರ್ತಯಿತ್ವಾ ಭಜನ್ಯಾ ತೇಭ್ಯೋ ದತ್ತಾವದತ್, ಯುಷ್ಮದರ್ಥಂ ಸಮರ್ಪಿತಂ ಯನ್ಮಮ ವಪುಸ್ತದಿದಂ, ಏತತ್ ಕರ್ಮ ಮಮ ಸ್ಮರಣಾರ್ಥಂ ಕುರುದ್ಧಂ | 20 ಅಥ ಭೋಜನಾನ್ತೇ ತಾದ್ಯಶಂ ಪಾತ್ರಂ ಗೃಹೀತ್ವಾವದತ್, ಯುಷ್ಮತ್ಪ್ರತೇ ಪಾತಿತಂ ಯನ್ಮಮ ರಕ್ತಂ ತೇನ ನಿರ್ಣೀತವನಿಯಮರೂಪಂ ಪಾನಪಾತ್ರಮಿದಂ | 21 ಪಶ್ಯತ ಯೋ ಮಾಂ ಪರಕರೇಷು ಸಮರ್ಪಯಿಷ್ಯತಿ ಸ ಮಯಾ ಸಹ ಭೋಜನಾನನ ಉಪವಿಶತಿ | 22 ಯಥಾ ನಿರೂಪಿತಮಾಸ್ತೇ ತದನುಸಾರೇಣಾ ಮನುಷ್ಯಪುತ್ರಸ್ಯ ಗತಿ ಭವಿಷ್ಯತಿ ಕಿನ್ತು ಯಸ್ತಂ ಪರಕರೇಷು ಸಮರ್ಪಯಿಷ್ಯತಿ ತಸ್ಯ ಸನ್ಮಾಪೋ ಭವಿಷ್ಯತಿ | 23 ತದಾ ತೇಷಾಂ ಕೋ ಜನ ಏತತ್ ಕರ್ಮ ಕರಿಷ್ಯತಿ ತತ್ ತೇ ಪರಸ್ಪರಂ ಪ್ರಷ್ಟುಮಾರೇಭಿರೇ | 24 ಅಪರಂ ತೇಷಾಂ ಕೋ ಜನಃ ಶ್ರೇಷ್ಠತೇನ ಗಣಯಿಷ್ಯತೇ, ಅತ್ರಾರ್ಥೇ ತೇಷಾಂ ವಿವಾದೋಭವತ್ | 25 ಅಸ್ಮಾತ್ ಕಾರಣಾತ್ ಸೋವದತ್, ಅನ್ಯದೇಶೀಯಾನಾಂ ರಾಜಾನಃ ಪ್ರಜಾನಾಮುಪರಿ ಪ್ರಭುತ್ವಂ ಕುರ್ವನ್ತಿ ದಾರುಣಶಾಸನಂ ಕೃತ್ವಾಪಿ ತೇ ಭೂಪತಿತ್ವೇನ ವಿಖ್ಯಾತಾ ಭವನ್ತಿ ಚ | 26 ಕಿನ್ತು ಯುಷ್ಮಾಕಂ ತಥಾ ನ ಭವಿಷ್ಯತಿ, ಯೋ ಯುಷ್ಮಾಕಂ ಶ್ರೇಷ್ಠೋ ಭವಿಷ್ಯತಿ ಸ ಕನಿಷ್ಠವದ್ ಭವತು, ಯಶ್ಚ ಮುಖ್ಯೋ ಭವಿಷ್ಯತಿ ಸ ಸೇವಕವದ್ಯವತು | 27 ಭೋಜನೋಪವಿಷ್ಯಪರಿಚಾರಕಯೋಃ ಕಃ ಶ್ರೇಷ್ಠಃ? ಯೋ ಭೋಜನಾಯೋಪವಿಶತಿ ಸ ಕಿಂ ಶ್ರೇಷ್ಠೋ ನ ಭವತಿ? ಕಿನ್ತು ಯುಷ್ಮಾಕಂ ಮಧ್ಯೇಹಂ ಪರಿಚಾರಕಇವಾಸ್ಮಿ | 28 ಅಪರಞ್ಚ ಯುಯಂ ಮಮ ಪರೀಕ್ಷಾಕಾಲೇ ಪ್ರಥಮಮಾರಭ್ಯ ಮಯಾ ಸಹ ಸ್ಥಿತಾ 29 ಏತತ್ಕಾರಣಾತ್ ಪಿತೃ ಯಥಾ ಮದರ್ಥಂ ರಾಜ್ಯಮೇಕಂ ನಿರೂಪಿತಂ ತಥಾಹಮಪಿ ಯುಷ್ಮದರ್ಥಂ ರಾಜ್ಯಂ ನಿರೂಪಯಾಮಿ | 30 ತಸ್ಮಾನ್ ಮಮ ರಾಜ್ಯೇ ಭೋಜನಾನನೇ ಚ ಭೋಜನಪಾನೇ ಕರಿಷ್ಯದ್ವೇ ಸಿಂಹಾಸನೇಷೂಪವಿಶ್ಯ ಚೇಸ್ರಾಯೇಲೀಯಾನಾಂ ದ್ವಾದಶವಂಶಾನಾಂ ವಿಚಾರಂ ಕರಿಷ್ಯದ್ವೇ | 31 ಅಪರಂ ಪ್ರಭುರುವಾಚ, ಹೇ ಶಿಮೋನ್ ಪಶ್ಯತಿತಲನಾ ಧಾನ್ಯಾನೀವ ಯುಷ್ಮಾನ್ ಶೈತಾನ್ ಚಾಲಯಿತುಮ್ ಐಚ್ಛತ್, 32 ಕಿನ್ತು ತವ ವಿಶ್ವಾಸಸ್ಯ ಲೋಪೋ ಯಥಾ ನ ಭವತಿ ಏತತ್ ತ್ವದರ್ಥಂ ಪ್ರಾರ್ಥಿತಂ ಮಯಾ, ತ್ವನ್ನನಸಿ ಪರಿವತ್ರಿತೇ ಚ ಭ್ರಾತೃಣಾಂ ಮನಾನ್ಸಿ ಸ್ಥಿರೀಕುರು | 33 ತದಾ ಸೋವದತ್, ಹೇ ಪ್ರಭೋಹಂ ತ್ವಯಾ ಸಾರ್ಧಂ ಕಾರಾಂ ಮೃತಿಞ್ಚ ಯಾತುಂ ಮಜ್ಜಿತೋಸ್ಮಿ | 34 ತತಃ ಸ ಉವಾಚ, ಹೇ ಪಿತರ ತ್ವಾಂ ವದಾಮಿ, ಅದ್ವ ಕುಕುಟರವಾತ್ ಪೂರ್ವಂ ತ್ವಂ ಮತ್ತರಿಚಯಂ ವಾರತ್ರಯಮ್ ಅಪಹ್ನೋಷ್ಯಸೇ | 35 ಅಪರಂ ಸ ಪಪ್ರಚ್ಛ, ಯದಾ ಮುದ್ರಾಸಮ್ಪುಟಂ ಖಾದ್ಯಪಾತ್ರಂ ಪಾದುಕಾಞ್ಚ ವಿನಾ ಯುಷ್ಮಾನ್ ಪ್ರಾಹಿಣವಂ ತದಾ ಯುಷ್ಮಾಕಂ ಕಸ್ಯಾಪಿ ನೂನತಾಸೀತ್? ತೇ ಪ್ರೋಚುಃ

ಕಸ್ಯಾಪಿ ನ | 36 ತದಾ ಸೋವದತ್ ಕಿನ್ವಿದಾನೀಂ ಮುದ್ರಾಸಮ್ಪುಟಂ
 ಖಾದ್ಯಪಾತ್ರಂ ವಾ ಯಸ್ಯಾಸ್ತೀನ ತದ್ಗುಣತವ್ಯಂ, ಯಸ್ಯ ಚ ಕೃಪಾಣೋ ನಾಸ್ತಿ
 ತೇನ ಸ್ವವಸ್ತ್ರಂ ವಿಕೀಯ ಸ ಕ್ಷೇತವ್ಯಃ | 37 ಯತೋ ಯುಷ್ಣಾನಹಂ ವದಾಮಿ,
 ಅಪರಾಧಿಜನ್ಯಃ ಸಾರ್ಧಂ ಗಣಿತಃ ಸ ಭವಿಷ್ಯತಿ | ಇದಂ ಯಚ್ಚಾಸ್ತ್ರೀಯಂ
 ವಚನಂ ಲಿಖಿತಮಸ್ತಿ ತನ್ಮಯಿ ಫಲಿಷ್ಯತಿ ಯತೋ ಮಮ ಸಮ್ಪನ್ನೀಯಂ
 ಸರ್ವಂ ಸೇತ್ಯತಿ | 38 ತದಾ ತೇ ಪ್ರೋಚುಃ ಪ್ರಭೋ ಪಶ್ಯ ಇಮೌ ಕೃಪಾಣೌ |
 ತತಃ ಸೋವದದ್ ಏತೌ ಯಥೇಷ್ಟಃ | 39 ಅಥ ಸ ತಸ್ಮಾದ್ಬಹಿ ಗೌತ್ಮಾ
 ಸ್ವಾಚಾರಾನುಸಾರೇಣ ಜ್ಯೋತುನನಾಮಾದ್ರಿಂ ಜಗಾಮ ಶಿಷ್ಯಾಶ್ಚ ತತ್ಪಶ್ಯಾದ್
 ಯಯುಃ | 40 ತತೋಪಸ್ಯಾಯ ಸ ತಾನುವಾಚ, ಯಥಾ ಪರೀಕ್ಷಾಯಾಂ ನ
 ಪತಥ ತದರ್ಥಂ ಪ್ರಾರ್ಥಯದ್ಧುಂ | 41 ಪಶ್ಯಾತ್ ತ ತಸ್ಮಾದ್ ಏತಕರಕ್ಷೇಪಾದ್
 ಬಹಿ ಗೌತ್ಮಾ ಜಾನುನೀ ಪಾತಯಿತ್ವಾ ಏತತ್ ಪ್ರಾರ್ಥಯಾ ಇಕ್ಷೇ, 42 ಹೇ
 ಪಿತ ಯುಧ ಭವಾನ್ ಸಮ್ಪನ್ಯತೇ ತಹಿ ಕಂಸಮೇನಂ ಮಮಾನುಕಾದ್
 ದೂರಯ ಕಿನ್ಮು ಮದಿಚ್ಛಾನುರೂಪಂ ನ ತ್ವದಿಚ್ಛಾನುರೂಪಂ ಭವತು | 43
 ತದಾ ತಸ್ಮೈ ಶಕ್ತಿಂ ದಾತುಂ ಸ್ವಗೀಯದೂತೋ ದರ್ಶನಂ ದದೌ | 44
 ಪಶ್ಯಾತ್ ಸೋತ್ಯಂತಂ ಯಾತನಯಾ ವ್ಯಾಕುಲೋ ಭೂತ್ವಾ ಪುನರ್ದೃಢಂ
 ಪ್ರಾರ್ಥಯಾ ಇಕ್ಷೇ, ತಸ್ಮಾದ್ ಬೃಹಚ್ಛೋಣಿತಬಿನ್ದವ ಇವ ತಸ್ಯ ಸ್ನೇದಬಿನ್ದವಃ
 ಪೃಥಿವ್ಯಾಂ ಪತಿತುಮಾರೇಭಿರೇ | 45 ಅಥ ಪ್ರಾರ್ಥನಾತ ಉತ್ಥಾಯ
 ಶಿಷ್ಯಾಣಾಂ ಸಮೀಪಮೇತ್ಯ ತಾನ್ ಮನೋದುಃಖಿನೋ ನಿಧಿತಾನ್
 ದೃಷ್ಟ್ವಾವದತ್ 46 ಕುತೋ ನಿದ್ರಾಥ? ಪರೀಕ್ಷಾಯಾಮ್ ಅಪತನಾರ್ಥಂ
 ಪ್ರಾರ್ಥಯದ್ಧುಂ | 47 ಏತತ್ಪ್ರಧಾಯಾಃ ಕಥನಕಾಲೇ ದ್ವಾದಶಶಿಷ್ಯಾಣಾಂ
 ಮಧ್ಯೇ ಗಣಿತೋ ಯಿಹೂದಾನಾಮಾ ಜನತಾಸಹಿತಸ್ತೇಷಾಮ್ ಅಗ್ರೇ
 ಚಲಿತ್ವಾ ಯೀಶೋಶ್ಚುಪ್ಪನಾರ್ಥಂ ತದನ್ವಿಕಮ್ ಆಯಯೌ | 48 ತದಾ
 ಯೀಶುರುವಾಚ, ಹೇ ಯಿಹೂದಾ ಕಿಂ ಚುಮ್ನನೇನ ಮನುಷ್ಯಪುತ್ರಂ
 ಪರಕರೇಷು ಸಮರ್ಪಯಸಿ? 49 ತದಾ ಯದ್ವದ್ ಘಟಿಷ್ಯತೇ ತದನುಮಾಯ
 ಸಚ್ಛಿಭಿರುಕ್ತಂ, ಹೇ ಪ್ರಭೋ ವಯಂ ಕಿ ಖಬ್ಬೇನ ಘಾತಯಿಷ್ಯಾಮಃ? 50
 ತತ ಏಕಃ ಕರವಾಲೇನಾಹತ್ಯ ಪ್ರಧಾನಯಾಜಕಸ್ಯ ದಾಸಸ್ಯ ದಕ್ಷಿಣಂ ಕರ್ಣಂ
 ಚಿಚ್ಛೇದ | 51 ಅಧೂನಾ ನಿವತ್ಸಸ್ಯ ಇತ್ಯುಕ್ತ್ವಾ ಯೀಶುಸ್ಯ ಶ್ರುತಿಂ ಸ್ಪಷ್ಟಾಃ
 ಸ್ವಸ್ಯಂ ಚಕಾರ | 52 ಪಶ್ಯಾದ್ ಯೀಶುಃ ಸಮೀಪಸ್ಥಾನ್ ಪ್ರಧಾನಯಾಜಕಾನ್
 ಮನ್ನಿಸ್ತ ಸೇನಾಪತೀನ್ ಪ್ರಾಚೀನಂಶ್ಚ ಜಗಾದ, ಯೂಯಂ ಕೃಪಾಣಾನ್
 ಯಷ್ಟೀಂಶ್ಚ ಗೃಹೀತ್ವಾ ಮಾಂ ಕಿಂ ಚೋರಂ ಧರ್ತುಮಾಯಾತಾಃ? 53
 ಯದಾಹಂ ಯುಷ್ಣಾಭಿಃ ಸಹ ಪ್ರತಿದಿನಂ ಮನ್ನೀರೇತಿಷ್ಯಂ ತದಾ ಮಾಂ
 ಧರ್ತುಂ ನ ಪ್ರವೃತ್ತಾಃ, ಕಿನ್ವಿದಾನೀಂ ಯುಷ್ಣಾಕಂ ಸಮಯೋನ್ಧಕಾರಸ್ಯ
 ಚಾಧಿಪತ್ಯಮಸ್ತಿ | 54 ಅಥ ತೇ ತಂ ದೃಶ್ಯ ಮಹಾಯಾಜಕಸ್ಯ ನಿವೇಶನಂ
 ನಿನ್ಯುಃ | ತತಃ ಪಿತರೋ ದೂರೇ ದೂರೇ ಪಶ್ಯಾದಿತ್ವಾ 55 ಬೃಹತೋಷ್ಯಸ್ಯ
 ಮಧ್ಯೇ ಯತ್ರಾಗ್ನಿಂ ಜ್ವಾಲಯಿತ್ವಾ ಲೋಕಾಃ ಸಮೀತ್ಯೋಪವಿಷ್ಯಾಸ್ತತ್ರ ತೈಃ
 ಸಾರ್ಧಮ್ ಉಪವಿವೇಶ | 56 ಅಥ ವಚ್ಚಿಸ್ನಿಧೌ ಸಮುಪವೇಶಕಾಲೇ
 ಕಾಚಿದ್ವಾಸೀ ಮನೋ ನಿವಿಶ್ಯ ತಂ ನಿರೀಕ್ಷಾವದತ್ ಪುಮಾನಯಂ ತಸ್ಯ
 ಸಬ್ಬೇಽಸ್ಮಾತ್ | 57 ಕಿನ್ಮು ಸ ತದ್ ಅಪಹ್ಯುತ್ಯಾವಾದೀತ್ ಹೇ ನಾರಿ
 ತಮಹಂ ನ ಪರಿಚಿನೋಮಿ | 58 ಕ್ಷಣಾನ್ತರೇಽನ್ಯಜನಸ್ತಂ ದೃಷ್ಟ್ವಾಬ್ರವೀತ್
 ತ್ವಮಪಿ ತೇಷಾಂ ನಿಕರಸ್ಯೈಕಜನೋಸಿ | ಪಿತರಃ ಪ್ರತ್ಯುವಾಚ ಹೇ ನರ
 ನಾಹಮಸ್ಮಿ | 59 ತತಃ ಸಾರ್ಧದಣ್ಡದಯಾತ್ ಪರಂ ಪುನರನ್ನೋ ಜನೋ
 ನಿಶ್ಚಿತ್ಯ ಭಿಭಾಷೇ, ಏಷ ತಸ್ಯ ಸಚ್ಛೇತಿ ಸತ್ಯಂ ಯತೋಯಂ ಗಾಲೀಲೀಯೋ
 ಲೋಕಃ | 60 ತದಾ ಪಿತರ ಉವಾಚ ಹೇ ನರ ತ್ವಂ ಯದ್ ವದಮಿ ತದಹಂ

ಬೋದ್ಧುಂ ನ ಶಕ್ನೋಮಿ, ಇತಿ ವಾಕ್ಯೇ ಕಥಿತಮಾತ್ರೇ ಕುಕ್ಕುಟೋ ರುರಾವ |
 61 ತದಾ ಪ್ರಭುಣಾ ವ್ಯಾಧುಷ್ಠಿ ಪಿತರೇ ನಿರೀಕ್ಷಿತೇ ಕೃತವಾಕುರವಾತ್
 ಪೂರ್ವಂ ಮಾಂ ತ್ರಿರಪಹೋಷ್ಯಸೇ ಇತಿ ಪೂರ್ವೋಕ್ತಂ ತಸ್ಯ ವಾಕ್ಯಂ
 ಪಿತರಃ ಸ್ತೌತ್ವಾ 62 ಬಹಿಗೌತ್ಮ ಮಹಾಖೇದೇನ ಚಕ್ರನ್ | 63 ತದಾ ಯೈ
 ಯೀಶುರ್ಧೃತಸೇ ತಮುಪಹಸ್ಯ ಪ್ರಹರ್ತುಮಾರೇಭಿರೇ | 64 ವಸ್ತ್ರೇಣ
 ತಸ್ಯ ದೃಶ್ಯಾ ಬದ್ಧಾ ಕಪೋಲೇ ಚಪೇಟಾಘಾತಂ ಕೃತ್ವಾ ಪಪಚ್ಯುಃ, ಕಸ್ಯೇ
 ಕಪೋಲೇ ಚಪೇಟಾಘಾತಂ ಕೃತವಾನ್? ಗಣಯಿತ್ವಾ ತದ್ ವದ | 65
 ತದನ್ಯತ್ ತದ್ವಿದುಧ್ಧಂ ಬಹುನಿನ್ದಾವಾಕ್ಯಂ ವಕ್ತುಮಾರೇಭಿರೇ | 66 ಅಥ
 ಪ್ರಭಾತೇ ಸತಿ ಲೋಕಪ್ರಾಚ್ಯಾಃ ಪ್ರಧಾನಯಾಜಕಾ ಅಧ್ಯಾಪಕಾಶ್ಚ ಸಭಾಂ
 ಕೃತ್ವಾ ಮಧ್ಯೇಸಭಂ ಯೀಶುಮನೀಯ ಪಪಚ್ಯುಃ, ತ್ವಮ್ ಅಭಿಷಿಕ್ತೋಸಿ
 ನ ವಾಸ್ಮಾನ್ ವದ | 67 ಸ ಪ್ರತ್ಯುವಾಚ, ಮಯಾ ತನ್ನೈನ್ಯುಕ್ತೇಽಪಿ ಯೂಯಂ
 ನ ವಿಶ್ವಸಿಷ್ಯಥ | 68 ಕಸ್ಮಿಂಶ್ಚಿದ್ವಾಕ್ಯೇ ಯುಷ್ಣಾನ್ ಪೃಷ್ಟೇಽಪಿ ಮಾಂ ನ
 ತದುತ್ತರಂ ವಕ್ತೃಥ ನ ಮಾಂ ತ್ಯಕ್ತಥ ಚ | 69 ಕಿನ್ವಿತ್ಃ ಪರಂ ಮನುಜಸುತಃ
 ಸರ್ವಶಕ್ತಿಮತ ಈಶ್ವರಸ್ಯ ದಕ್ಷಿಣೇ ಪಾರ್ಶ್ವೇ ಸಮುಪವೇಕ್ಷತಿ | 70 ತತಸ್ತೇ
 ಪಪಚ್ಯುಃ, ತಿಹ ತ್ವಮೀಶ್ವರಸ್ಯ ಪುತ್ರಃ? ಸ ಕಥಯಾಮಾಸ, ಯೂಯಂ
 ಯಥಾರ್ಥಂ ವದಥ ಸ ಏವಾಹಂ | 71 ತದಾ ತೇ ಸರ್ವೇ ಕಥಯಾಮಾಸುಃ,
 ತಿಹ ಸಾಕ್ಷೇಽನ್ಯಸ್ಮಿನ್ ಅಸ್ಮಾಕಂ ಕಿಂ ಪ್ರಯೋಜನಂ? ಅಸ್ಯ ಸ್ವಮುಖಾದೇವ
 ಸಾಕ್ಷ್ಯಂ ಪ್ರಾಪ್ತಮ್ |

23 ತತಃ ಸಭಾಸ್ಯಾಃ ಸರ್ವಲೋಕಾ ಉತ್ಥಾಯ ತಂ ಪೀಲಾತಸಮ್ಪುಖಂ
 ನೀತ್ವಾಪ್ರೋದ್ಯ ವಕ್ತುಮಾರೇಭಿರೇ, 2 ಸ್ವಮುಖಿಷಿಕ್ತಂ ರಾಜಾನಂ
 ವದನ್ತಂ ಕೈಮರರಾಜಾಯ ಕರದಾನಂ ನಿಷೇಧನ್ತಂ ರಾಜ್ಯವಿಪರ್ಯಯಂ
 ಕುರ್ತುಂ ಪ್ರವರ್ತಮಾನಮ್ ಏನ ಪ್ರಾಪ್ಯಾ ವಯಂ | 3 ತದಾ ಪೀಲಾತಸ್ತಂ
 ಪೃಷ್ಟವಾನ್ ತ್ವಂ ಕಿಂ ಯಿಹೂದೀಯಾನಾಂ ರಾಜಾ? ಸ ಪ್ರತ್ಯುವಾಚ ತ್ವಂ
 ಸತ್ಯಮುಕ್ತವಾನ್ | 4 ತದಾ ಪೀಲಾತಃ ಪ್ರಧಾನಯಾಜಕಾದಿಲೋಕಾನ್
 ಜಗಾದ್, ಅಹಮೇತಸ್ಯ ಕಮಪ್ಯಪರಾಧಂ ನಾಪ್ತವಾನ್ | 5 ತತಸ್ತೇ ಪುನಃ
 ಸಾಹಮಿನೋ ಭೂತ್ವಾವದನ್, ಏಷ ಗಾಲೀಲ ಏತತ್ಪ್ಲಾನಪರ್ಯನ್ತೇ
 ಸರ್ವಸ್ಮಿನ್ ಯಿಹೂದಾದೇಶೇ ಸರ್ವಾಲ್ಯೋಕಾನುಪದಿಶ್ಯ ಕುಪ್ರವೃತ್ತಿಂ
 ಗ್ರಾಹೀತವಾನ್ | 6 ತದಾ ಪೀಲಾತೋ ಗಾಲೀಲಪ್ರದೇಶಸ್ಯ ನಾಮ
 ಶ್ರುತ್ವಾ ಪಪಚ್ಯ, ಕಿಮಯಂ ಗಾಲೀಲೀಯೋ ಲೋಕಃ? 7 ತತಃ ಸ
 ಗಾಲೀಲ್ಯದೇಶೀಯಹೇರೋದ್ರಾಜಸ್ಯ ತದಾ ಸ್ಥಿತೇಸ್ತಸ್ಯ ಸಮೀಪೇ ಯೀಶುಂ
 ಪ್ರೇಷಯಾಮಾಸ | 8 ತದಾ ಹೇರೋದ್ ಯೀಶುಂ ವಿಲೋಕ್ಯ ಸನ್ಮತೋಷ,
 ಯತಃ ಸ ತಸ್ಯ ಬಹುವೃತ್ತಾನ್ಶ್ರವಣಾತ್ ತಸ್ಯ ಕಿಂಚಿದಾಶ್ಚರ್ಯಕರ್ಮ್ಯ
 ಪಶ್ಯತಿ ಇತ್ಯಾಶಾಂ ಕೃತ್ವಾ ಬಹುಕಾಲಮಾರಭ್ಯ ತಂ ದ್ರಷ್ಟುಂ ಪ್ರಯಾಸಂ
 ಕೃತವಾನ್ | 9 ತಸ್ಮಾತ್ ತಂ ಬಹುಕಥಾಃ ಪಪಚ್ಯ, ಕಿನ್ಮು ಸ ತಸ್ಯ
 ಕಸ್ಯಾಪಿ ವಾಕ್ಯಸ್ಯ ಪ್ರತ್ಯುತ್ತರಂ ನೋವಾಚ | 10 ಅಥ ಪ್ರಧಾನಯಾಜಕಾ
 ಅಧ್ಯಾಪಕಾಶ್ಚ ಪ್ರೋತ್ಪಿಷ್ಯಂತಃ ಸಾಹಸೇನ ತಮುಪವದಿತುಂ ಪ್ರಾರೇಭಿರೇ |
 11 ಹೇರೋದ್ ತಸ್ಯ ಸೇನಾಗಣಶ್ಚ ತಮವಜ್ಞಾಯ ಉಪಹಾಸತ್ವೇನ
 ರಾಜವಸ್ತ್ರಂ ಪರಿಧಾಪ್ಯ ಪುನಃ ಪೀಲಾತಂ ಪ್ರತಿ ತಂ ಪ್ರಾಹಿಹೋತ್ |
 12 ಪೂರ್ವಂ ಹೇರೋದ್ರೀಲಾತಯೋಃ ಪರಸ್ಪರಂ ವೈರಭಾವ ಆಸೀತ್
 ಕಿನ್ಮು ತದ್ವಿನೇ ದ್ವಯೋ ಮೇಲನಂ ಜಾತಮ್ | 13 ಪಶ್ಯಾತ್ ಪೀಲಾತಃ
 ಪ್ರಧಾನಯಾಜಕಾನ್ ಶಾಸಕಾನ್ ಲೋಕಾಂಶ್ಚ ಯುಗವದಾಹೂಯ
 ಬಭಾಷೇ, 14 ರಾಜ್ಯವಿಪರ್ಯಯಕಾರಕೋಯಮ್ ಇತ್ಯುಕ್ತ್ವಾ

ಮನುಷ್ಯಮೇನಂ ಮಮ ನಿಕಟಮಾನ್ಯೈಷ್ಚ ಕಿನ್ತು ಪಶ್ಚತ ಯುಷ್ಮಾಕಂ
ಸಮಕ್ಷಮ್ ಅಸ್ಯ ವಿಚಾರಂ ಕೃತ್ವಾಪಿ ಪ್ರೋಕ್ತಾವವಾದಾನುರೂಪೇಣಾಸ್ಯ
ಕೋಪ್ಯಪರಾರಾಃ ಸಪ್ರಮಾಣೋ ನ ಜಾತಃ, 15 ಯೂಯಂಚ್ಚ ಹೇರೋದಃ
ಸನ್ನಿಧೌ ಪ್ರೇಷಿತಾ ಮಯಾ ತತ್ರಾಸ್ಯ ಕೋಪ್ಯಪರಾರಾಢ್ವೇನಾಪಿ ನ
ಪ್ರಾಪ್ತಃ | ಪಶ್ಚತಾನೇನ ವಧಹೇತುಕಂ ಕಿಮಪಿ ನಾಪರಾರ್ಥಂ | 16
ತಸ್ಮಾದೇನಂ ತಾಡಯಿತ್ವಾ ವಿಹಾಸ್ಯಾಮಿ | 17 ತತ್ರೋತ್ಸವೇ ತೇಷಾಮೇಕೋ
ಮೋಚಯಿತವ್ಯಃ | 18 ಇತಿ ಹೇತೋಸ್ತೇ ಪ್ರೋಚ್ಚೈರೇಕದಾ ಪ್ರೋಚುಃ,
ಏನಂ ದೂರೀಕೃತ್ಯ ಬರಬ್ಧಾನಮಾನಂ ಮೋಚಯ | 19 ಸ ಬರಬ್ಧಾನಗರ
ಲುಪಪ್ಲವವಧಾಪರಾರಾಧಾಭ್ಯಾಂ ಕಾರಾಯಾಂ ಬದ್ಧ ಅಸೀತ್ | 20 ಕಿನ್ತು
ಪೀಲಾತೋ ಯೇಶುಂ ಮೋಚಯಿತುಂ ವಾಚ್ಛನ್ ಪುನಸ್ತಾನವಾಚ | 21
ತಥಾಪ್ಯೇನಂ ಕ್ರುಶೇ ವ್ಯಧ ಕ್ರುಶೇ ವ್ಯಧೇತಿ ವದನ್ತೇ ರುರುವುಃ | 22 ತತಃ
ಸ ತ್ಮತೀಯವಾರಂ ಜಗಾದ ಕುತಃ? ಸ ಕಿಂ ಕರ್ಮ್ಯ ಕೃತವಾನ್? ನಾಹಮಸ್ಯ
ಕಮಪಿ ವಧಾಪರಾರಾಧಂ ಪ್ರಾಪ್ತಃ ಕೇವಲಂ ತಾಡಯಿತ್ವಾಮುಂ ತೃಜಾಮಿ |
23 ತಥಾಪಿ ತೇ ಪುನರೇನಂ ಕ್ರುಶೇ ವ್ಯಧ ಇತ್ಯುಕ್ತ್ವಾ ಪ್ರೋಚ್ಚೈರ್ದೃಢಂ
ಪ್ರಾರ್ಥಯಾಚ್ಚಕ್ರೀರಃ; 24 ತತಃ ಪ್ರಧಾನಯಾಜಕಾದೀನಾಂ ಕಲರವೇ
ಪ್ರಬಲೇ ಸತಿ ತೇಷಾಂ ಪ್ರಾರ್ಥನಾರೂಪಂ ಕರ್ತುಂ ಪೀಲಾತ ಅದಿದೇಶ |
25 ರಾಜದ್ರೋಹವಧಯೋರಪರಾರಾಧೇನ ಕಾರಾಸ್ತಂ ಯಂ ಜನಂ ತೇ
ಯಯಾಚಿರೇ ತಂ ಮೋಚಯಿತ್ವಾ ಯೇಶುಂ ತೇಷಾಮಿಚ್ಛಾಯಾಂ
ಸಮಾರ್ಪಯತ್ | 26 ಅಥ ತೇ ಯೇಶುಂ ಗೃಹೀತ್ವಾ ಯಾನ್ತಿ, ಏತರ್ಹಿ
ಗ್ರಾಮಾದಾಗತಂ ಶಿಮೋನನಾಮಾನಂ ಕುರೀಣೀಯಂ ಜನಂ ಧೃತ್ವಾ
ಯೇಶೋಃ ಪಶ್ಚಾನ್ನೇತುಂ ತಸ್ಯ ಸ್ಥನೇ ಕ್ರುಶಮರ್ಪಯಾಮಾಸುಃ | 27 ತತೋ
ಲೋಕಾರಣ್ಯಮಧ್ಯೇ ಬಹುಸ್ತ್ರಿಯೋ ರುದತ್ಯೋ ವಿಲಪನ್ಶ್ಚ ಯೇಶೋಃ
ಪಶ್ಚಾದ್ ಯಯುಃ | 28 ಕಿನ್ತು ನ ವ್ಯಾಘುಟ್ಟ್ಯ ತಾ ಉವಾಚ, ಹೇ
ಯಿರೂಶಾಲಮೋ ನಾಯ್ಕೋ ಯುಯಂ ಮದರ್ಥಂ ನ ರುದಿತ್ವಾ ಸ್ವಾರ್ಥಂ
ಸ್ವಾಪತ್ಯಾರ್ಥಚ್ಚ ರುದಿತಿ; 29 ಪಶ್ಚತ ಯಃ ಕದಾಪಿ ಗರ್ಭವತ್ಯೋ ನಾಭವನ್
ಸ್ತನ್ಯುಃ ನಾಪಾಯಯನ್ ತಾದ್ಯತೀ ವರ್ನ್ಯಾ ಯದಾ ಧನ್ಯಾ ವಕ್ಷ್ಯಂತಿ ಸ
ಕಾಲ ಆಯಾತಿ | 30 ತದಾ ಹೇ ಶೈಲಾ ಅಸ್ಮಾಕಮಪರಿ ಪತತ, ಹೇ
ಉಪಶೈಲಾ ಅಸ್ಮಾನಾಚ್ಛಾದಯತ ಕಥಾಮೀದೃಶೀಂ ಲೋಕಾ ವಕ್ಷ್ಯಂತಿ |
31 ಯತಃ ಸತೇಜಸಿ ಶಾಖಿನಿ ಚೇದೇತದ್ ಘಟಿತೇ ತರ್ಹಿ ಶುಷ್ಕಶಾಖಿನಿ
ಕಿಂ ನ ಘಟಿಷ್ಯತೇ? 32 ತದಾ ತೇ ಹನ್ತುಂ ದ್ವಾವಪರಾರಾಧಿನೌ ತೇನ
ಸಾರ್ಥಂ ನಿನ್ಯುಃ | 33 ಅಪರಂ ಶಿರಃಕಪಾಲನಾಮಕಸ್ಥಾನಂ ಪ್ರಾಪ್ತ
ತಂ ಕ್ರುಶೇ ವಿವಿಧುಃ; ತದ್ವಯೋರಪರರಾದಿನೋರೇಕಂ ತಸ್ಯ ದಕ್ಷಿಣೋ
ತದನ್ಯಂ ವಾಮೇ ಕ್ರುಶೇ ವಿವಿಧುಃ | 34 ತದಾ ಯೇಶುರಕಥಯತ್, ಹೇ
ಪಿತರೇತಾನ್ ಕ್ಷಮಸ್ವ ಯತ ಏತೇ ಯತ್ ಕರ್ಮ್ಯ ಕರ್ಮ್ಯಂತಿ ತನ್ ನ ವಿದುಃ;
ಪಶ್ಚಾತ್ತೇ ಗುಟಿಕಾಪಾತಂ ಕೃತ್ವಾ ತಸ್ಯ ವಸ್ತ್ರಾಣಿ ವಿಭಜ್ಯ ಜಗ್ಮುಃ | 35
ತತ್ರ ಲೋಕಸಂಘನಿಷ್ಕಂ ದದರ್ಶ; ತೇ ತೇಷಾಂ ಶಾಸಕಾಶ್ಚ ತಮುಪಹಸ್ಯ
ಜಗದುಃ, ಏಷ ಇತರಾನ್ ರಕ್ಷಿತವಾನ್ ಯದೀಶ್ವರೇಣಾಭಿರುಚಿತೋ
ಽಭಿಷಿಕ್ತಸ್ತಾತಾ ಭವತಿ ತರ್ಹಿ ಸ್ವಮಧುನಾ ರಕ್ಷತು | 36 ತದನ್ಯಃ ಸೇನಾಗಣಾ
ಏತ್ಯ ತಸ್ಮೈ ಅಮ್ಗರಸಂ ದತ್ತಾ ಪರಿಹಸ್ಯ ಪ್ರೋವಾಚ, 37 ಚೇತ್ತ್ವಂ
ಯಿಹೂದೀಯಾನಾಂ ರಾಜಾಸಿ ತರ್ಹಿ ಸ್ತಂ ರಕ್ಷ | 38 ಯಿಹೂದೀಯಾನಾಂ
ರಾಜೇತಿ ವಾಕ್ಯಂ ಯೂನಾನೀಯರೋಮೀಯೇಬ್ರೀಯಾಕ್ಸೈರ್ ಲಿಖಿತಂ
ತಚ್ಚಿರಸ ಲೂದ್ಧೇರ್ಽಸ್ಯಾಪ್ಯತ | 39 ತದೋಭಯಂಪಾರ್ಶ್ವಯೋ ವಿರದ್ಧೌ
ಯಾವಪರಾರಾಧಿನೌ ತಯೋರೇಕಸ್ತಂ ವಿನಿನ್ಯ ಬಭಾಷೇ, ಚೇತ್ತ್ವಮ್

ಅಭಿಷಿಕ್ತೋಸಿ ತರ್ಹಿ ಸ್ವಮಾವಾಚ್ಚ ರಕ್ಷ | 40 ಕಿನ್ತುನ್ಯಸ್ತಂ ತರ್ಹಿಯಿತ್ವಾವದತ್,
ಈಶ್ವರಾತ್ರವ ಕಿಚ್ಚಿದಪಿ ಭಯಂ ನಾಸ್ತಿ ಕಿಂ? ತ್ವಮಪಿ ಸಮಾನದಕ್ಷೋಸಿ,
41 ಯೋಗ್ಯಪಾತ್ರೇ ಅವಾಂ ಸ್ವಸ್ತಕರ್ಮ್ಯಣಾಂ ಸಮುಚಿತಫಲಂ ಪ್ರಾಪ್ತವಃ
ಕಿನ್ತುನೇನ ಕಿಮಪಿ ನಾಪರಾರ್ಥಂ | 42 ಅಥ ಸ ಯೇಶುಂ
ಜಗಾದ ಹೇ ಪ್ರಭೇ ಭವಾನ್ ಸ್ವರಾಜ್ಯಪ್ರವೇಶಕಾಲೇ ಮಾಂ ಸ್ಮರತು |
43 ತದಾ ಯೇಶುಃ ಕಥಿತವಾನ್ ತ್ವಾಂ ಯಥಾರ್ಥಂ ವದಾಮಿ
ತ್ವಮದ್ಯೈವ ಮಯಾ ಸಾರ್ಥಂ ಪರಲೋಕಸ್ಯ ಸುಖಸ್ಥಾನಂ ಪ್ರಾಪ್ಸ್ಯಸಿ |
44 ಅಪರಚ್ಚ ದ್ವಿತೀಯಯಾಮಾತ್ ತೃತೀಯಯಾಮವರ್ಯನ್ತಂ
ರವೇಸ್ತೇಜಸೋನ್ವಹಿತತ್ವಾತ್ ಸರ್ವದೇಶೋಽನ್ವಕಾರೇಣಾವೃತೋ 45
ಮನ್ನಿರಸ್ಯ ಯವನಿಕಾ ಚ ಲಿದ್ಯಮಾನಾ ದ್ವಿಧಾ ಬಭೂವ | 46
ತತೋ ಯೇಶುರಚ್ಚೈರುವಾಚ, ಹೇ ಪಿತ ಮರ್ಮಾತ್ಮಾನಂ ತವ ಕರೇ
ಸಮರ್ಪಯೇ, ಇತ್ಯುಕ್ತ್ವಾ ಸ ಪ್ರಾಣಾನ್ ಜಹೌ | 47 ತದೈತಾ ಘಟಿನಾ
ದೃಷ್ಟ್ವಾ ಶತಸೇನಾಪತಿರೀಶ್ವರಂ ಧನ್ಯಮುಕ್ತ್ವಾ ಕಥಿತವಾನ್ ಅಯಂ
ನಿತಾನ್ತಂ ಸಾಧುಮನುಷ್ಯ ಅಸೀತ್ | 48 ಅಥ ಯಾವನ್ನೋ ಲೋಕಾ
ದ್ರಷ್ಟುಮ್ ಆಗತಾಸ್ತೇ ತಾ ಘಟಿನಾ ದೃಷ್ಟ್ವಾ ವಕ್ಷುಃ ಸು ಕರಾಘಾತಂ
ಕೃತ್ವಾ ವ್ಯಾಚುಟ್ಟ್ಯ ಗತಾಃ | 49 ಯೇಶೋ ಜ್ಞಾತಯೋ ಯಾ ಯಾ
ಯೋಷಿತಶ್ಚ ಗಾಲೀಲಸ್ತೇನ ಸಾರ್ಥಮಾಯಾತಾಸ್ಯಾ ಅಪಿ ದೂರೇ ಸ್ಥಿತ್ವಾ
ತತ್ ಸರ್ವಂ ದದ್ಯತುಃ | 50 ತದಾ ಯಿಹೂದೀಯಾನಾಂ ಮನ್ತ್ರಣಾಂ
ಕ್ರಿಯಾಇಚ್ಛಸಮ್ಮನ್ಯಮಾನ ಈಶ್ವರಸ್ಯ ರಾಜತ್ವಮ್ ಅಪೇಕ್ಷಮಾಣೋ 51
ಯಿಹೂದಿದೇಶೀಯೋ ಽರಿಮಥೀಯನಗರೀಯೋ ಯೂಷಫಾಮಾ ಮನ್ವೀ
ಭದ್ರೋ ಧಾರ್ಮಿಕಶ್ಚ ಪುಮಾನ್ 52 ಪೀಲಾತಾನುಕ್ತಂ ಗತ್ವಾ ಯೇಶೋ
ದೇಹಂ ಯಯಾಚೇ | 53 ಪಶ್ಚಾದ್ ವಪುರವರೋಹ್ಯ ವಾಸಸಾ ಸಂವೇಷ್ಯ
ಯತ್ರ ಕೋಪಿ ಮಾನುಷೋ ನಾಸ್ತಾಪ್ಯತ ತಸ್ಮಿನ್ ಶೈಲೇ ಸ್ಥಾತೇ ಶ್ಶಶಾನೇ
ತದಸ್ಥಾಪಯತ್ | 54 ತದ್ವಿನಮಾಯೋಜನೀಯಂ ದಿನಂ ವಿಶ್ರಾಮವಾರಶ್ಚ
ಸಮೀಪಃ | 55 ಅಪರಂ ಯೇಶುನಾ ಸಾರ್ಥಂ ಗಾಲೀಲ ಆಗತಾ ಯೋಷಿಃ
ಪಶ್ಚಾಂತಿತ್ವಾ ಶ್ಶಶಾನೇ ತತ್ರ ಯಥಾ ವಪುಃ ಸ್ಥಾಪಿತಂ ತಕ್ಷ ದೃಷ್ಟ್ವಾ 56
ವ್ಯಾಘುಟ್ಟ್ಯ ಸುಗನ್ನಿದ್ರವ್ಯತೈಲಾನಿ ಕೃತ್ವಾ ವಿಧಿವದ್ ವಿಶ್ರಾಮವಾರೇ ವಿಶ್ರಾಮಂ
ಚಕ್ರುಃ |

24 ಅಥ ಸಪ್ತಾಹಪ್ರಥಮದಿನೇಽತಿಪ್ರತ್ಯೂಷೇ ತಾ ಯೋಷಿಃ ಸಮ್ವಾದಿತಂ
ಸುಗನ್ನಿದ್ರವ್ಯಂ ಗೃಹೀತ್ವಾ ತದನ್ಯಾಭಿಃ ಕಿಯತೀಭಿಃ ಸ್ತ್ರೀಭಿಃ ಸಹ
ಶ್ಶಶಾನಂ ಯಯುಃ | 2 ಕಿನ್ತು ಶ್ಶಶಾನದ್ವಾರಾತ್ ಪಾಷಾಣಮಪಸಾರಿತಂ
ದೃಷ್ಟ್ವಾ 3 ತಾಃ ಪ್ರವಿಶ್ಯ ಪ್ರಭೋ ದೇಹಮಪ್ರಾಪ್ಯ 4 ವ್ಯಾಕುಲಾ ಭವಂತಿ
ಏತರ್ಹಿ ತೇಜೋಮಯವಸ್ತ್ರಾಂತಿ ದ್ವೌ ಪುರುಷೌ ತಾಸಾಂ ಸಮೀಪೇ
ಸಮುಪಸ್ಥಿತೌ 5 ತಸ್ಮಾತ್ಯಾಃ ಶಚ್ಚಯುಕ್ತಾ ಭೂಮಾವಧೋಮುಖ್ಯಸ್ಯುಃ |
ತದಾ ತೌ ತಾ ಊಚತು ಮ್ಯತಾನಾಂ ಮಧ್ಯೇ ಜೀವನ್ತಂ ಕುತೋ
ಮ್ಯಗಯಥ? 6 ಸೋತ್ರ ನಾಸ್ತಿ ಸ ಉದಸ್ಥಾತ್ | 7 ಪಾಪಿನಾಂ ಕರೇಷು
ಸಮರ್ಪಿತೇನ ಕ್ರುಶೇ ಹತೇನ ಚ ಮನುಷ್ಯಪುತ್ರೇಣ ತೃತೀಯದಿವಸೇ
ಶ್ಶಶಾನಾದುತ್ಥಾತವ್ಯಮ್ ಇತಿ ಕಥಾಂ ಸ ಗಲೀಲಿ ತಿಷ್ಠನ್ ಯುಷ್ಮಭ್ಯಂ
ಕಥಿತವಾನ್ ತಾಂ ಸ್ಮರತ | 8 ತದಾ ತಸ್ಯ ಸಾ ಕಥಾ ತಾಸಾಂ ಮನಃಸು
ಜಾತಾ | 9 ಅನನ್ತರಂ ಶ್ಶಶಾನಾದ್ ಗತ್ವಾ ತಾ ಏಕಾದಶತಿಷ್ಠಾದಿಭ್ಯಃ
ಸರ್ವೇಭ್ಯಸ್ತಾಂ ವಾರ್ತಾಂ ಕಥಯಾಮಾಸುಃ | 10 ಮಗ್ಗಲೀನೀಮರಿಯಮ್,
ಯೋಹನಾ, ಯಾಕೂಬೋ ಮಾತಾ ಮರಿಯಮ್ ತದನ್ಯಾಃ ಸಜ್ಜೆನ್ಯೋ

ಯೋಷಿತಶ್ಚ ಪ್ರೇರಿತೇಭ್ಯ ಏತಾಃ ಸರ್ವಾ ವಾರ್ತಾಃ ಕಥಯಾಮಾಸುಃ
 11 ಕಿನ್ನು ತಾಸಾಂ ಕಥಾಮ್ ಅನರ್ಥಕಾಖ್ಯಾನಮಾತ್ರಂ ಬುದ್ಧ್ಯಾ
 ಕೋಪಿ ನ ಪ್ರತ್ಯೈತ್ | 12 ತದಾ ಪಿತರ ಉತ್ಥಾಯ ಶ್ಶಶಾನಾನ್ವಿಕಂ
 ದಧಾವ, ತತ್ರ ಚ ಪ್ರಹೋಭೂತಾ ಪಾರ್ಶ್ವೈಕಸ್ಯಾಪಿತಂ ಕೇವಲಂ
 ವಸ್ತ್ರಂ ದದರ್ಶ; ತಸ್ಮಾದಾಶ್ಚಯ್ಯಂ ಮನ್ಯಮಾನೋ ಯದಘಟಿತ
 ತನ್ಮನಸಿ ವಿಚಾರಯನ್ ಪ್ರತಸ್ಥೇ | 13 ತಸ್ಮಿನ್ನೇವ ದಿನೇ ದೌ
 ಶಿಯೈ ಯಿರೂಶಾಲಮಶ್ಚತುಷ್ಠೋಶಾನರಿತಮ್ ಇಮಾಯುಗ್ರಾಮಂ
 ಗಚ್ಛಂತೌ | 14 ತಾಸಾಂ ಘಟಿನಾನಾಂ ಕಥಾಮಕಥಯತಾಂ | 15
 ತಯೋರಾಲಾಪವಿಚಾರಯೋಃ ಕಾಲೇ ಯೀಶುರಾಗತ್ಯ ತಾಭ್ಯಾಂ ಸಹ
 ಜಗಾಮ | 16 ಕಿನ್ನು ಯಥಾ ತೌ ತಂ ನ ಪರಿಚಿನುತಸ್ತದರ್ಥಂ ತಯೋ
 ದ್ಯೃಷ್ಟಿಃ ಸಂರುದ್ಧಾ | 17 ಸ ತೌ ಪ್ರೃಷ್ಟವಾನ್ ಯುವಾಂ ವಿಷಣ್ಣೌ ಕಿಂ
 ವಿಚಾರಯಂತೌ ಗಚ್ಛಥಃ? | 18 ತತಸ್ತಯೋಃ ಕ್ಷಿಯಪಾನಾಮಾ ಪ್ರತ್ಯುವಾಚ
 ಯಿರೂಶಾಲಮಪುರೇಽಧುನಾ ಯಾನ್ಯಘಟಿಸ್ತ ತ್ತಂ ಕೇವಲವಿದೇಶೀ ಕಿಂ
 ತದ್ವೃತ್ತಾನ್ತಂ ನ ಜಾನಾಸಿ? | 19 ಸ ಪಪ್ರಚ್ಛ ಕಾ ಘಟಿನಾಃ? ತದಾ ತೌ
 ವಕ್ತುಮಾರೇಭಾತೇ ಯೀಶುನಾಮಾ ಯೋ ನಾಸರತೀಯೋ ಭವಿಷ್ಯದ್ವಾದೀ
 ಈಶ್ವರಸ್ಯ ಮಾನುಷಾಣಾಞ್ಚ ಸಾಕ್ಷಾತ್ ವಾಕ್ಯೇ ಕಮ್ಯಣಿ ಚ ಶಕ್ತಿಮಾನಾಸೀತ್
 20 ತಮ್ ಅಸ್ಮಾಕಂ ಪ್ರಧಾನಯಾಜಕಾ ವಿಚಾರಕಾಶ್ಚ ಕೇನಾಪಿ ಪ್ರಕಾರೇಣ
 ಕುಶಲೇ ವಿದ್ವಾಃ ತಸ್ಯ ಪ್ರಾಣಾನನಾಶಯನ್ ತದೀಯಾ ಘಟಿನಾಃ; | 21
 ಕಿನ್ನು ಯ ಇಸ್ರಾಯೇಲೀಯಲೋಕಾನ್ ಉದ್ಧಾರಯಿಷ್ಯತಿ ಸ ಏವಾಯಮ್
 ಇತ್ಯಾಶಾಸ್ತಾಭಿಃ ಕೃತಾ | ತದ್ಧಥಾ ತಥಾಸ್ತು ತಸ್ಯಾ ಘಟಿನಾಯಾ ಅದ್ಯ
 ದಿನತ್ರಯಂ ಗತಂ | 22 ಅಧಿಕನ್ತಸ್ತಾಕಂ ಸಜ್ಜಿನೀನಾಂ ಕಿಯುಕ್ತಿಣ್ಣಾಂ
 ಮುಖೇಭ್ಯೋಽಸಮ್ಯವವಾಕ್ಯಮಿದಂ ಶ್ರುತಂ; | 23 ತಾಃ ಪ್ರತ್ಯೂಷೇ ಶ್ಶಶಾನಂ
 ಗತ್ವಾ ತತ್ರ ತಸ್ಯ ದೇಹಮ್ ಅಪ್ರಾಪ್ಯ ವ್ಯಾಘುಟೈತ್ವಾ ಪ್ರೋಕ್ತವತ್ಯಃ
 ಸ್ವರ್ಗೀಸದೂತೌ ದ್ಯುಷ್ಟಾಪಸ್ಮಾಭಿಶ್ಚಿ ಭಾವಾದಿಷ್ಟಾಂ ಸ ಜೀವಿತವಾನ್ | 24
 ತತೋಸ್ಮಾಕಂ ಕೈಶ್ಚಿತ್ ಶ್ಶಶಾನಮಗಮ್ಯತ ತೇಪಿ ಸ್ತ್ರೀಣಾಂ ವಾಕ್ಯಾನುರೂಪಂ
 ದ್ಯುಷ್ಟವನ್ತಃ ಕಿನ್ನು ತಂ ನಾಪಶ್ಯನ್ | 25 ತದಾ ಸ ತಾವುವಾಚ, ಹೇ
 ಅಬೋಧೌ ಹೇ ಭವಿಷ್ಯದ್ವಾದಿಭಿರುಕ್ತವಾಕ್ಯಂ ಪ್ರತ್ಯೇತುಂ ವಿಲಮ್ಯಮಾನೌ;
 26 ಏತತ್ಸರ್ವದುಃಖಂ ಭುಕ್ತ್ವಾ ಸ್ವಭೂತಿಪ್ರಾಪ್ತಿಃ ಕಿಂ ಖೋಷ್ಯಸ್ಯ ನ
 ನ್ಯಾಯ್ಯಾ? | 27 ತತಃ ಸ ಮೂಸಾಗ್ರನ್ಯಮಾರಭ್ಯ ಸರ್ವಭವಿಷ್ಯದ್ವಾದಿನಾಂ
 ಸರ್ವಶಾಸ್ತ್ರೇ ಸ್ವಸ್ಮಿನ್ ಲಿಖಿತಾಖ್ಯಾನಾಭಿಪ್ರಾಯಂ ಬೋಧಯಾಮಾಸ | 28
 ಅಥ ಗಮ್ಯಗ್ರಾಮಾರ್ಭಣಂ ಪ್ರಾಪ್ಯ ತೇನಾಗ್ರೇ ಗಮನಲಕ್ಷಣೇ ದರ್ಶಿತೇ
 29 ತೌ ಸಾಧಯಿತ್ವಾವದತಾಂ ಸಹಾವಾಭ್ಯಾಂ ತಿಷ್ಠ ದಿನೇ ಗತೇ ಸತಿ
 ರಾತ್ರಿರಭೂತ್; ತತಃ ಸ ತಾಭ್ಯಾಂ ಸಾರ್ಧಂ ಸ್ಥಾತುಂ ಗೃಹಂ ಯಯೌ | 30
 ಪಶ್ಚಾದ್ಯೋಜನೋಪವೇಶಕಾಲೇ ಸ ಪೂವಂ ಗೃಹೀತ್ವಾ ಈಶ್ವರಗುಣಾನ್
 ಜಗಾದ ತಞ್ಚ ಭಂಕ್ತ್ವಾ ತಾಭ್ಯಾಂ ದದೌ | 31 ತದಾ ತಯೋ ದ್ಯೃಷ್ಟೌ
 ಪ್ರಸನ್ನಾಯಾಂ ತಂ ಪ್ರತ್ಯಭಿಜ್ಞತುಃ ಕಿನ್ನು ಸ ತಯೋಃ ಸಾಕ್ಷಾದನ್ವರ್ಧಧೇ |
 32 ತತಸ್ತೌ ಮಿಥೋಭಿಧಾತುಮ್ ಆರಬ್ಧವನ್ತೌ ಗಮನಕಾಲೇ ಯದಾ
 ಕಥಾಮಕಥಯತ್ ಶಾಸ್ತ್ರಾರ್ಥಜ್ಞಬೋಧಯತ್ ತದಾವಯೋ ಬುರ್ಧಿಃ
 ಕಿಂ ನ ಪ್ರಾಜ್ಞಲತ್? | 33 ತೌ ತತ್ಕ್ಷಣಾದುತ್ಥಾಯ ಯಿರೂಶಾಲಮಪುರಂ
 ಪ್ರತ್ಯಾಯಯತುಃ, ತತ್ತ್ಯಾನೇ ಶಿಷ್ಯಾಣಾಮ್ ಏಕಾದಶಾನಾಂ ಸಜ್ಜಿನಾಞ್ಚ
 ದರ್ಶನಂ ಜಾತಂ | 34 ತೇ ಪ್ರೋಚುಃ ಪ್ರಭುರುದತಿಷ್ಠದ್ ಇತಿ ಸತ್ಯಂ
 ಶಿಮೋನೇ ದರ್ಶನಮದಾಚ್ಛ | 35 ತತಃ ಪಥಃ ಸರ್ವಘಟಿನಾಯಾಃ
 ಪೂಪಭಿಷ್ಠನೇನ ತತ್ಪರಿಚಯಸ್ಯ ಚ ಸರ್ವವೃತ್ತಾನ್ತಂ ತೌ ವಕ್ತುಮಾರೇಭಾತೇ |

36 ಇತ್ಯಂ ತೇ ಪರಸ್ಪರಂ ವದಂತಿ ತತ್ಕಾಲೇ ಯೀಶುಃ ಸ್ವಯಂ ತೇಷಾಂ
 ಮಧ್ಯ ಪ್ರೋತ್ಕಯಂ ಯುಷ್ಮಾಕಂ ಕಲ್ಯಾಣಂ ಭೂಯಾದ್ ಇತ್ಯುವಾಚ, | 37
 ಕಿನ್ನು ಭೂತಂ ಪಶ್ಯಾಮ ಇತ್ಯನುಮಾಯ ತೇ ಸಮುದ್ವಿವಿಡಿರೇ ತ್ರೇಷುಶ್ಚ |
 38 ಸ ಲುವಾಚ, ಕುತೋ ದುಃಖಿತಾ ಭವಥ? ಯುಷ್ಮಾಕಂ ಮನಃಸು
 ಸನ್ನೇಹ ಉದೇಶಿ ಚ ಕುತಃ? | 39 ಏಷೋಹಂ, ಮಮ ಕರೌ ಪಶ್ಯತ
 ವರಂ ಸ್ವೃಷ್ಟಾ ಪಶ್ಯತ, ಮಮ ಯಾದ್ಯಶಾನಿ ಪಶ್ಯಥ ತಾದ್ಯಶಾನಿ ಭೂತಸ್ಯ
 ಮಾಂಸಾಸೀನಿ ನ ಸನ್ನಿ | 40 ಇತ್ಯುಕ್ತ್ವಾ ಸ ಹಸ್ತಪಾದಾನ್ ದರ್ಶಯಾಮಾಸ |
 41 ತೇಽಸಮ್ಯವಂ ಜ್ಞಾತ್ವಾ ಸಾನನ್ತಾನ ಪ್ರತ್ಯಯನ್ | ತತಃ ಸ ತಾನ್
 ಪಪ್ರಚ್ಛ, ಅತ್ರ ಯುಷ್ಮಾಕಂ ಸಮೀಪೇ ಖಾದ್ಯಂ ಕಿಚ್ಚಿದಸ್ತಿ? | 42 ತತಸ್ತೇ
 ಕಿಯದ್ಧಗಮ್ಯತ್ಸಂ ಮಧು ಚ ದದುಃ | 43 ಸ ತದಾದಾಯ ತೇಷಾಂ
 ಸಾಕ್ಷಾದ್ ಬುಭುಜೇ | 44 ಕಥಯಾಮಾಸ ಚ ಮೂಸಾವ್ಯವಸ್ಥಾಯಾಂ
 ಭವಿಷ್ಯದ್ವಾದಿನಾಂ ಗ್ರನ್ಥೇಷು ಗೀತಪುಸ್ತಕೇ ಚ ಮಯಿ ಯಾನಿ ಸರ್ವಾಣಿ
 ವಚನಾನಿ ಲಿಖಿತಾನಿ ತದನುರೂಪಾಣಿ ಘಟಿಸ್ಯಂತೇ ಯುಷ್ಮಾಭಿಃ ಸಾರ್ಧಂ
 ಸ್ಥಿತಾಹಂ ಯದೇತದ್ವಾಕ್ಯಮ್ ಅವದಂ ತದಿದಾನೀಂ ಪ್ರತ್ಯಕ್ಷಮಭೂತ್ | 45
 ಅಥ ತೇಭ್ಯಃ ಶಾಸ್ತ್ರಬೋಧಾಧಿಕಾರಂ ದತ್ತಾವದತ್, | 46 ಖೋಷ್ಯೇನೇತ್ಯಂ
 ಮೃತಿಯಾತನಾ ಭೋಕ್ತವ್ಯಾ ತೃತೀಯದಿನೇ ಚ ಶ್ಶಶಾನಾದುತ್ಥಾತವ್ಯಞ್ಚೇತಿ
 ಲಿಪಿರಸ್ತಿ; | 47 ತನ್ನಾಮ್ನಾ ಯಿರೂಶಾಲಮಮಾರಭ್ಯ ಸರ್ವದೇಶೀ
 ಮನಃಪರಾವರ್ತನಸ್ಯ ಪಾಪಮೋಚನಸ್ಯ ಚ ಸುಸಂವಾದಃ ಪ್ರಚಾರಯಿತವ್ಯಃ,
 48 ಏಷು ಸರ್ವೇಷು ಯೂಯಂ ಸಾಕ್ಷಿಣಃ | 49 ಅಪರಞ್ಚ ಪಶ್ಯತ ಪಿತ್ರಾ ಯತ್
 ಪ್ರತಿಜ್ಞಾತಂ ತತ್ ಪ್ರೇಷಯಿಷ್ಯಾಮಿ, ಅತಃವ ಯಾವತ್ಕಾಲಂ ಯೂಯಂ
 ಸ್ವರ್ಗೀಯಾಂ ಶಕ್ತಿಂ ನ ಪ್ರಾಪ್ಯಥ ತಾವತ್ಕಾಲಂ ಯಿರೂಶಾಲಮ್ಗರೇ
 ತಿಷ್ಠತ | 50 ಅಥ ಸ ತಾನ್ ಬೃಥನೀಯಾಪರ್ಯಂತಂ ನೀತ್ವಾ ಹಸ್ತಾವುತ್ಕ್ರೋಲ್ಯ
 ಅಶಿಷ ವಕ್ತುಮಾರೇಭೇ | 51 ಅಶಿಷಂ ವದನ್ತೇವ ಚ ತೇಭ್ಯಃ ಪ್ರಥಮ್ ಭೂತ್ವಾ
 ಸ್ವರ್ಗಾಯ ನೀತೋಽಭವತ್ | 52 ತದಾ ತೇ ತಂ ಭಜಮಾನಾ ಮಹಾನನ್ನೇನ
 ಯಿರೂಶಾಲಮಂ ಪ್ರತ್ಯಾಜಗ್ಮುಃ | 53 ತತೋ ನಿರನ್ತರಂ ಮನ್ನೀರೇ ತಿಷ್ಠಂತ
 ಈಶ್ವರಸ್ಯ ಪ್ರಶಂಸಾಂ ಧನ್ಯವಾದಞ್ಚ ಕರ್ತವ್ಯಮ್ ಆರೇಭಿರೇ | ಇತಿ |

ಯೋಹನ:

1 ಆದೌ ವಾದ ಅಸೀತ್ ಸ ಚ ವಾದ ಈಶ್ವರೇಣ ಸಾರ್ಥಮಾಸೀತ್ ಸ ವಾದಃ ಸ್ವಯಮೀಶ್ವರ ಏವ | 2 ಸ ಆದಾವಿಶ್ವರೇಣ ಸಹಾಸೀತ್ | 3 ತೇನ ಸರ್ವಂ ವಸ್ತು ಸಸ್ಮಜೇ ಸರ್ವೇಷು ಸೃಷ್ಟವಸ್ತುಷು ಕಿಮಪಿ ವಸ್ತು ತೇನಾಸೃಷ್ಟಂ ನಾಸಿ | 4 ಸ ಜೀವನಸ್ಯಾಕಾರಃ, ತಚ್ಚ ಜೀವನಂ ಮನುಷ್ಯಾಣಾಂ ಜ್ಯೋತಿಃ | 5 ತಜ್ಜ್ಯೋತಿರನ್ನಕಾರೇ ಪ್ರಚಕಾಶೇ ಕಿನ್ವನ್ನಕಾರಸ್ತನ್ನ ಜಗ್ರಾಹ | 6 ಯೋಹನ್ ನಾಮಕ ಏಕೋ ಮನುಜ ಈಶ್ವರೇಣ ಪ್ರೇಷಯಾಇತ್ಯೇ | 7 ತದ್ವಾರಾ ಯಥಾ ಸರ್ವೇ ವಿಶ್ವಸನ್ನಿ ತದರ್ಥಂ ಸ ತಜ್ಜ್ಯೋತಿಷಿ ಪ್ರಮಾಣಂ ದಾತುಂ ಸಾಕ್ಷಿಸ್ವರೂಪೋ ಭೂತಾಗಮತ್, 8 ಸ ಸ್ವಯಂ ತಜ್ಜ್ಯೋತಿ ನ್ ಕಿನ್ವ ತಜ್ಜ್ಯೋತಿಷಿ ಪ್ರಮಾಣಂ ದಾತುಮಾಗಮತ್ | 9 ಜಗತ್ಯಾಗತ್ಯ ಯಃ ಸರ್ವಮನುಜೇಭ್ಯೋ ದೀಪ್ತಿಂ ದದಾತಿ ತದೇವ ಸತ್ಯಜ್ಯೋತಿಃ | 10 ಸ ಯಜ್ಜಗದಸೃಜತ್ ತನ್ನದ್ ಏವ ಸ ಅಸೀತ್ ಕಿನ್ವ ಜಗತೋ ಲೋಕಾಸ್ತಂ ನಾಜಾನನ್ | 11 ನಿಜಾಧಿಕಾರಂ ಸ ಅಗಚ್ಛತ್ ಕಿನ್ವ ಪ್ರಜಾಸ್ತಂ ನಾಗ್ರಹ್ಯನ್ | 12 ತಥಾಪಿ ಯೇ ಯೇ ತಮಗ್ರಹ್ಯನ್ ಅರ್ಥಾತ್ ತಸ್ಯ ನಾಮ್ನಿ ವ್ಯಶ್ವಸನ್ ತೇಭ್ಯ ಈಶ್ವರಸ್ಯ ಪುತ್ರಾ ಭವಿತುಮ್ ಅಧಿಕಾರಮ್ ಅದದಾತ್ | 13 ತೇಷಾಂ ಜನಿಃ ಶೋಣಿತಾನ್ ಶಾರೀರಿಕಾಭಿಲಾಷಾನ್ ಮಾನವಾನಾಮಿಚ್ಛಾತೋ ನ ಕಿನ್ವೀಶ್ವರಾದಭವತ್ | 14 ಸ ವಾದೋ ಮನುಷ್ಯರೂಪೇಣಾವತೀರ್ಯ ಸತ್ಯತಾನುಗ್ರಹಾಭ್ಯಾಂ ಪರಿಪೂರ್ಣಃ ಸನ್ ಸಾರ್ಥಮ್ ಅಸ್ಮಾಭಿ ನ್ಯವಸತ್ ತತಃ ಪಿತುರದ್ವಿತೀಯಪುತ್ರಸ್ಯ ಯೋಗ್ಯೋ ಯೋ ಮಹಿಮಾ ತಂ ಮಹಿಮಾನಂ ತಸ್ಯಾವಶ್ಯಾಮ್ | 15 ತತೋ ಯೋಹನಪಿ ಪ್ರಚಾರ್ಯಾ ಸಾಕ್ಷ್ಯಮಿಂದಂ ದತ್ತವಾನ್ ಯೋ ಮಮ ಪಶ್ಚಾದ್ ಅಗಮಿಷ್ಯತಿ ಸ ಮತ್ತೋ ಗುರುತರಃ, ಯತೋ ಮತ್ತೂರ್ವಂ ಸ ವಿದ್ಯಮಾನ ಅಸೀತ್; ಯದರ್ಥಮ್ ಅಹಂ ಸಾಕ್ಷ್ಯಮಿದಮ್ ಅದಾಂ ಸ ಏಷಃ | 16 ಅಪರಂಶ್ಚ ತಸ್ಯ ಪೂರ್ಣತಾಯಾ ವಯಂ ಸರ್ವೇ ಕ್ರಮಶಃ ಕ್ರಮಶೋನುಗ್ರಹಂ ಪ್ರಾಪ್ಯಾಃ | 17 ಮೂಸಾದ್ವಾರಾ ವ್ಯವಸ್ಥಾ ದತ್ತಾ ಕಿನ್ವನುಗ್ರಹಃ ಸತ್ಯತ್ವಂ ಯೇಶುಖ್ರೀಷ್ಣದ್ವಾರಾ ಸಮುಪಾತಿಷ್ಯತಾಂ | 18 ಕೋಪಿ ಮನುಜ ಈಶ್ವರಂ ಕದಾಪಿ ನಾಪಶ್ಯತ್ ಕಿನ್ವ ಪಿತುಃ ಕ್ರೋಡಸ್ಯೋದ್ವಿಡೀಯಃ ಪುತ್ರಸ್ತಂ ಪ್ರಕಾಶಯತ್ | 19 ತ್ವಂ ಕಃ? ಇತಿ ವಾಕ್ಯಂ ಪ್ರೇಷ್ಣುಂ ಯದಾ ಯಿಹೂದೀಯಲೋಕಾ ಯಾಜಕಾನ್ ಲೇವಿಲೋಕಾಂಶ್ಚ ಯಿರುಶಾಲಮೋ ಯೋಹನಃ ಸಮೀಪೇ ಪ್ರೇಷಯಾಮಾಸುಃ, 20 ತದಾ ಸ ಸ್ವೀಕೃತವಾನ್ ನಾಪಹ್ಯೂತವಾನ್ ನಾಹಮ್ ಅಭಿಷಿಕ್ತ ಇತ್ಯಭ್ಜೀಕೃತವಾನ್ | 21 ತದಾ ತೇಸಪ್ಯಚ್ಛನ್ ತರ್ಹಿ ಕೋ ಭವಾನ್? ಕಿಂ ಏಲಿಯಃ? ಸೋವದತ್ ನ; ತತಸ್ತೇಸಪ್ಯಚ್ಛನ್ ತರ್ಹಿ ಭವಾನ್ ಸ ಭವಿಷ್ಯದ್ವಾದೀ? ಸೋವದತ್ ನಾಹಂ ಸಃ | 22 ತದಾ ತೇಸಪ್ಯಚ್ಛನ್ ತರ್ಹಿ ಭವಾನ್ ಕಃ? ವಯಂ ಗತ್ವಾ ಪ್ರೇರಕಾನ್ ತ್ವಯಿ ಕಿಂ ವಕ್ಷ್ಯಾಮಃ? ಸ್ತಸ್ಮಿನ್ ಕಿಂ ವದಸಿ? 23 ತದಾ ಸೋವದತ್ | ಪರಮೇಶಸ್ಯ ಪನ್ನಾನಂ ಪರಿಷ್ಕುರುತ ಸರ್ವತಃ | ಇತೀದಂ ಪಾನ್ತರೇ ವಾಕ್ಯಂ ವದತಃ ಕಸ್ಯಚಿದ್ರವಃ | ಕಥಾಮಿಮಾಂ ಯಸ್ಮಿನ್ ಯಿಶಯಿಯೋ ಭವಿಷ್ಯದ್ವಾದೀ ಲಿಖಿತವಾನ್ ಸೋಹಮ್ | 24 ಯೇ ಪ್ರೇಷಿತಾಸ್ತೇ ಫಿರುಶಿಲೋಕಾಃ | 25 ತದಾ ತೇಸಪ್ಯಚ್ಛನ್ ಯದಿ ನಾಭಿಷಿಕ್ತೋಸಿ ಏಲಿಯೋಸಿ ನ ಸ ಭವಿಷ್ಯದ್ವಾದ್ವಪಿ ನಾಸಿ ಚ, ತರ್ಹಿ ಲೋಕಾನ್ ಮಜ್ಜಯಿಸಿ ಕುತಃ? 26 ತತೋ ಯೋಹನ್ ಪ್ರತ್ಯವೋಚತ್, ತೋಯೇಸಕಂ ಮಜ್ಜಯಾಮೀತಿ ಸತ್ಯಂ ಕಿನ್ವ ಯಂ ಯೂಯಂ ನ ಜಾನೀಥ ತಾದೃಶ ಏಕೋ ಜನೋ

ಯುಷ್ಮಾಕಂ ಮದ್ಯ ಉಪತಿಷ್ಯತಿ | 27 ಸ ಮತ್ಪಶ್ಚಾದ್ ಅಗತೋಪಿ ಮತ್ತೂರ್ವಂ ವರ್ತಮಾನ ಅಸೀತ್ ತಸ್ಯ ಪಾದುಕಾಬುನ್ಧನಂ ಮೋಚಯಿತುಮಪಿ ನಾಹಂ ಯೋಗ್ಯೋಸ್ಮಿ | 28 ಯದ್ವನನದ್ಯಾಃ ಪಾರಸ್ಯಬೈಥಬಾರಾಯಾಂ ಯಸ್ಮಿನ್ಮಾನ್ಯೇ ಯೋಹನಮಜ್ಜಯತ್ ತಸ್ಮಿನ್ ಸ್ಯಾನೇ ಸರ್ವಮೇತದ್ ಅಘಟತ | 29 ಪರೇಸಕನಿ ಯೋಹನ್ ಸ್ವನಿಕಟಮಾಗಚ್ಛನ್ತಂ ಯಿಶುಂ ವಿಲೋಕ್ಯ ಪ್ರಾವೋಚತ್ ಜಗತಃ ಪಾಪಮೋಚಕಮ್ ಈಶ್ವರಸ್ಯ ಮೇಷಶಾವಕಂ ಪಶ್ಯತ | 30 ಯೋ ಮಮ ಪಶ್ಚಾದಾಗಮಿಷ್ಯತಿ ಸ ಮತ್ತೋ ಗುರುತರಃ, ಯತೋ ಹೇತೋರ್ಮತ್ತೂರ್ವಂ ಸೋವರ್ತತ ಯಸ್ಮಿನ್ನಹಂ ಕಥಾಮಿಮಾಂ ಕಥಿತವಾನ್ ಸ ಏವಾಯಂ | 31 ಅಪರಂ ನಾಹಮೇನಂ ಪ್ರತ್ಯಭಿಜ್ಞಾತವಾನ್ ಕಿನ್ವ ಇಸ್ರಾಯೀಲೋಕಾ ಏನಂ ಯಥಾ ಪರಿಚಿನ್ವನ್ನಿ ತದಭಿಪ್ರಾಯೇಣಾಹಂ ಜಲೇ ಮಜ್ಜಯಿತುಮಾಗಚ್ಛಮ್ | 32 ಪುನಶ್ಚ ಯೋಹನಪರಮೇಕಂ ಪ್ರಮಾಣಂ ದತ್ತಾ ಕಥಿತವಾನ್ ವಿಹಾಯಸಃ ಕಪೋತವದ್ ಅವತರನ್ನಮಾತ್ಮಾನಮ್ ಅಸ್ಯೋಪರ್ಯವತಿಷ್ಯನ್ತಂ ಚ ದೃಷ್ಟವಾನಹಮ್ | 33 ನಾಹಮೇನಂ ಪ್ರತ್ಯಭಿಜ್ಞಾತವಾನ್ ಇತಿ ಸತ್ಯಂ ಕಿನ್ವ ಯೋ ಜಲೇ ಮಜ್ಜಯಿತುಂ ಮಾಂ ಪ್ರೈರಯತ್ ಸ ಏವೇಮಾಂ ಕಥಾಮಕಥಯತ್ ಯಸ್ಯೋಪರ್ಯಾತ್ಮಾನಮ್ ಅವತರನ್ನಮ್ ಅವತಿಷ್ಯನ್ತಂ ದ್ರಕ್ಷಯಸಿ ಸಏವ ಪವಿತ್ರೇ ಆತ್ಮನಿ ಮಜ್ಜಯಿಷ್ಯತಿ | 34 ಅವಸ್ತನ್ನೀರಿಕ್ಯಾಯಮ್ ಈಶ್ವರಸ್ಯ ತನಯ ಇತಿ ಪ್ರಮಾಣಂ ದದಾಮಿ | 35 ಪರೇಸಕನಿ ಯೋಹನ್ ದ್ವಾಭ್ಯಾಂ ಶಿಷ್ಯಾಭ್ಯಾಂ ಸಾರ್ಥೇಂ ತಿಷ್ಯನ್ 36 ಯಿಶುಂ ಗಚ್ಛನ್ತಂ ವಿಲೋಕ್ಯ ಗದಿತವಾನ್, ಈಶ್ವರಸ್ಯ ಮೇಷಶಾವಕಂ ಪಶ್ಯತಂ | 37 ಇಮಾಂ ಕಥಾಂ ಶ್ರುತ್ವಾ ದ್ವಿ ಶಿಷ್ಯಾ ಯೀಶೋಃ ಪಶ್ಚಾದ್ ಈಯತುಃ | 38 ತತೋ ಯೀಶುಃ ಪರಾವೃತ್ಯ ತೌ ಪಶ್ಚಾದ್ ಅಗಚ್ಛನ್ತೌ ದೃಷ್ಟ್ವಾ ಪೃಷ್ಟವಾನ್ ಯುವಾಂ ಕಿಂ ಗವೇಶಯಥಃ? ತಾವಪ್ಯಚ್ಛತಾಂ ಹೇ ರಭ್ಯ ಅರ್ಥಾತ್ ಹೇ ಗುರೋ ಭವಾನ್ ಕುತ್ರ ತಿಷ್ಯತಿ? 39 ತತಃ ಸೋವಾದಿತ್ ಏತ್ಯ ಪಶ್ಯತಂ | ತತೋ ದಿವಸಸ್ಯ ತೃತೀಯಪ್ರಹರಸ್ತಂ ಗತತ್ವಾತ್ ತೌ ತದ್ವಿನಂ ತಸ್ಯ ಸರ್ಜೇಸ್ಯಾತಾಂ | 40 ಯೌ ದ್ವೌ ಯೋಹನೋ ವಾಕ್ಯಂ ಶ್ರುತ್ವಾ ಯಿಶೋಃ ಪಶ್ಚಾದ್ ಅಗಮತಾಂ ತಯೋಃ ಶಿಮೋನ್ನಿತರಸ್ಯ ಭ್ರಾತಾ ಆನ್ವಿಯಃ | 41 ಸ ಇತ್ವಾ ಪ್ರಥಮಂ ನಿಜಸೋದರಂ ಶಿಮೋನಂ ಸಾಕ್ಷಾತ್ಪ್ರಾಪ್ಯ ಕಥಿತವಾನ್ ವಯಂ ಖ್ರೀಷ್ಠಮ್ ಅರ್ಥಾತ್ ಅಭಿಷಿಕ್ತಪುರುಷಂ ಸಾಕ್ಷಾತ್ಕೃತವನ್ | 42 ಪಶ್ಚಾತ್ ಸ ತಂ ಯಿಶೋಃ ಸಮೀಪಮ್ ಆನಯತ್ | ತದಾ ಯೀಶುಸ್ತಂ ದೃಷ್ಟ್ವಾವದತ್ ತ್ವಂ ಯೂನಸಃ ಪುತ್ರಃ ಶಿಮೋನ್ ಕಿನ್ವ ತ್ವನ್ನಾಮಧೇಯಂ ಕೈಫಾಃ ವಾ ಪಿತರಃ ಅರ್ಥಾತ್ ಪ್ರಸ್ತರೋ ಭವಿಷ್ಯತಿ | 43 ಪರೇಸಕನಿ ಯೀಶೌ ಗಾಲೀಲಂ ಗನ್ತುಂ ನಿಶ್ಚಿತಚೇತಸಿ ಸತಿ ಫಿಲಿಪನಾಮಾನಂ ಜನಂ ಸಾಕ್ಷಾತ್ಪ್ರಾಪ್ಯಾವೋಚತ್ ಮಮ ಪಶ್ಚಾದ್ ಅಗಚ್ಛ | 44 ಬೈತ್ಸೆದಾನಾಮ್ನಿ ಯಸ್ಮಿನ್ ಗ್ರಾಮೇ ಪಿತರಾನ್ವಿಯಿಯೋರ್ವಾಸ ಅಸೀತ್ ತಸ್ಮಿನ್ ಗ್ರಾಮೇ ತಸ್ಯ ಫಿಲಿಪಸ್ಯ ವಸತಿರಾಸೀತ್ | 45 ಪಶ್ಚಾತ್ ಫಿಲಿಪೋ ನಿಧನೇಲಂ ಸಾಕ್ಷಾತ್ಪ್ರಾಪ್ಯವದತ್ ಮೂಸಾ ವ್ಯವಸ್ಥಾ ಗ್ರನ್ಥೇ ಭವಿಷ್ಯದ್ವಾದಿನಾಂ ಗ್ರನ್ಥೇಷು ಚ ಯಸ್ಯಾಖ್ಯಾನಂ ಲಿಖಿತಮಾಸ್ತೇ ತಂ ಯೂಷಫಃ ಪುತ್ರಂ ನಾಸರತೀಯಂ ಯೀಶುಂ ಸಾಕ್ಷಾದ್ ಅಕಾಷ್ಟ್ವ ವಯಂ | 46 ತದಾ ನಿಧನೇಲ್ ಕಥಿತವಾನ್ ನಾಸರನ್ನಗರಾತ ಕಿಂ ಕಶ್ಚಿದ್ರುತಮ ಉತ್ಸನ್ತುಂ ಶಕ್ಯೋತಿ? ತತಃ ಫಿಲಿಪೋ ಽವೋಚತ್ ಏತ್ಯ ಪಶ್ಯ | 47 ಅಪರಂಶ್ಚ ಯೀಶುಃ ಸ್ವಸ್ಯ ಸಮೀಪಂ ತಮ್ ಅಗಚ್ಛನ್ತಂ ದೃಷ್ಟ್ವಾ ವ್ಯಾಹೃತವಾನ್, ಪಶ್ಚಾಯಂ ನಿಷ್ಕಪಟಃ ಸತ್ಯ ಇಸ್ರಾಯೀಲೋಕಃ | 48 ತತಃ ಸೋವದದ್, ಭವಾನ್ ಮಾಂ ಕಥಂ

ಪ್ರತ್ಯಭಿಜಾನಾತಿ? ಯೇಶುರವಾದೀತ್ ಫಿಲಿಪಸ್ಸು ಆಹ್ವಾನಾತ್ ಪೂರ್ವ್ವಂ ಯದಾ ತ್ವಮಡುಮ್ಪುರಸ್ಸು ತರೋರ್ಮೂಲೇಽಸ್ತಾಸ್ತದಾ ತ್ವಾಮದರ್ಶಮ್ | 49 ನಿಥನೇಲ್ ಅಚಕಥತ್, ಹೇ ಗುರೋ ಭವಾನ್ ನಿತಾನಮ್ ಈಶ್ವರಸ್ಸು ಪುತ್ರೋಸಿ, ಭವಾನ್ ಇಸ್ರಾಯೇಲ್ತಂಶಸ್ಸು ರಾಜಾ | 50 ತತೋ ಯೇಶು ವ್ಯಾಹರತ್, ತ್ವಾಮಡುಮ್ಪುರಸ್ಸು ಪಾದಪಸ್ಸು ಮೂಲೇ ದೃಷ್ಟವಾನಾಹಂ ಮಮೈತಸ್ಮಾದ್ವಾಕ್ಯಾತ್ ಕಿಂ ತ್ವಂ ವೃತ್ತಸೀ? ಏತಸ್ಮಾದಪ್ಯಾಶ್ಚರ್ಯಾಣಿ ಕಾರ್ಯಾಣಿ ದ್ರಕ್ಷ್ಯಸಿ | 51 ಅನ್ಯಭ್ಜಾವಾದೀದ್ ಯುಷ್ಣಾನಹಂ ಯಥಾರ್ಥಂ ವದಾಮಿ, ಇತಃ ಪರಂ ಮೋಚಿತೇ ಮೇಘದ್ವಾರೇ ತಸ್ಮಾನ್ಮನುಜಸೂನುನಾ ಈಶ್ವರಸ್ಸು ದೂತಗಣಮ್ ಅವರೋಹನ್ಮಾರೋಹನ್ತೃಣ್ಣ ದ್ರಕ್ಷ್ಯಥ |

2 ಅನನ್ತರಂ ತ್ವತೀಯದಿವಸೇ ಗಾಲೀಲ್ ಪ್ರದೇಶಿಯೇ ಕಾನ್ಯಾನಾಮ್ನಿ ನಗರೇ ವಿವಾಹ ಆಸೀತ್ ತತ್ರ ಚ ಯೇಶೋರ್ಮಾರ್ತಾ ತಿಷ್ಠತ್ | 2 ತಸ್ಮೈ ವಿವಾಹಾಯ ಯೇಶುಸ್ಸು ಶಿಷ್ಯಾಶ್ಚ ನಿಮನ್ತ್ರತಾ ಆಸನ್ | 3 ತದನನ್ತರಂ ದ್ರಾಕ್ಷಾರಸಸ್ಯ ನ್ಯೂನತ್ವಾದ್ ಯೇಶೋರ್ಮಾರ್ತಾ ತವವದತ್ ಏತೇಷಾಂ ದ್ರಾಕ್ಷಾರಸೋ ನಾಸ್ತಿ | 4 ತದಾ ಸ ತಾಮವೋಚತ್ ಹೇ ನಾರಿ ಮಯಾ ಸಹ ತವ ಕಿಂ ಕಾರ್ಯಂ? ಮಮ ಸಮಯ ಇದಾನೀಂ ನೋಪತಿಷ್ಠತಿ | 5 ತತಸ್ಸು ಮಾತಾ ದಾಸಾನವೋಚದ್ ಅಯಂ ಯದ್ ವದತಿ ತದೇವ ಕುರುತ | 6 ತಸ್ಮಿನ್ ಸ್ನಾನೇ ಯಿಹೂದೀಯಾನಾಂ ಶುಚಿತ್ವಕರಣವ್ಯವಹಾರಾನುಸಾರೇಣಾಕಥ್ಯಕಜಲಧರಾಣಿ ಪಾಷಾಣಮಯಾನಿ ಷಡ್ಭೂತತ್ವಾತ್ರಾಣಿಆಸನ್ | 7 ತದಾ ಯೇಶುಸ್ತಾನ್ ಸರ್ವಕಲಶಾನ್ ಜಲೈಃ ಪೂರಯಿತುಂ ತಾನಾಜ್ಞಾಪಯತ್, ತತಸ್ತೇ ಸರ್ವಾನ್ ಕುಮ್ಭಾನಾಕರ್ಣಂ ಜಲೈಃ ಪರ್ಯುಪೂರಯನ್ | 8 ಅಥ ತೇಭ್ಯಃ ಕಿಳ್ಳಿದತ್ತಾರ್ಯು ಭೋಜ್ಯಾಧಿಪಾತೇಃಸಮೀಪಂ ನೇತುಂ ಸ ತಾನಾದಿಶತ್, ತೇ ತದನಯನ್ | 9 ಅಪರಂ ತಜ್ಜಲಂ ಕಥಂ ದ್ರಾಕ್ಷಾರಸೋಽಭವತ್ ತಜ್ಜಲವಾಹಕಾದಾಸಾ ಜ್ಞಾತುಂ ಶಕ್ತಾಃ ಕಿನ್ತು ತದ್ಭೋಜ್ಯಾಧಿಪೋ ಜ್ಞಾತುಂ ನಾಶಕ್ನೋತ್ ತದವಲಿಹ್ಯ ಪರಂ ಸಂಮ್ಭೋದ್ಯಾವದತ, 10 ಲೋಕಾಃ ಪ್ರಥಮಂ ಉತ್ರಮದ್ರಾಕ್ಷಾರಸಂ ದದತಿ ತಷು ಯಥೇಷ್ಟಂ ಪಿತ್ತವತ್ಸು ತಸ್ಮಾ ಕಿಳ್ಳಿದನ್ತುಮಿಚ್ಛ ದದತಿ ಕಿನ್ತು ತ್ವಮಿದಾನೀಂ ಯಾವತ್ ಉತ್ರಮದ್ರಾಕ್ಷಾರಸಂ ಸ್ಥಾಪಯಸಿ | 11 ಇತ್ಥಂ ಯೇಶುರ್ಗಾಲೀಲಪ್ರದೇಶೇ ಆಶ್ಚರ್ಯಕಾರ್ಮ್ಯ ಪ್ರಾರಮ್ಯ ನಿಜಮಹಿಮಾನಂ ಪ್ರಾಕಾಶಯತ್ ತತಃ ಶಿಷ್ಯಾಸ್ತಸ್ಮಿನ್ ವೃತ್ತಸನ್ | 12 ತತಃ ಪರಮ್ ಸ ನಿಜಮತುಭ್ಯಾತ್ಪುಸ್ತಿಷ್ಯೈಃ ಸಾರ್ಧಂ ಕರ್ಫನಾಹೂಮಮ್ ಆಗಮತ್ ಕಿನ್ತು ತತ್ರ ಬಹೂದಿನಾನಿ ಆತಿಷ್ಠತ್ | 13 ತದನನ್ತರಂ ಯಿಹೂದೀಯಾನಾಂ ನಿಸ್ತಾರೋತ್ಸವೇ ನಿಕಟಮಾಗತೇ ಯೇಶು ಯೀರೂಶಾಲಮ್ ನಗರಮ್ ಆಗಚ್ಠತ್ | 14 ತತೋ ಮನ್ಸಿರಸ್ಸು ಮಧ್ಯೇ ಗೋಮೇಷಪಾರಾವತವಿಕ್ರಿಯುಣೋ ವಾಣಿಜಕ್ಷೋಪವಿಷ್ಣಾನ್ ವಿಲೋಕ್ಯ 15 ರಜ್ಜುಭಿಃ ಕಶಾಂ ನಿರ್ಮೂಯ ಸರ್ವಗೋಮೇಷಾದಿಭಿಃ ಸಾರ್ಧಂ ತಾನ್ ಮನ್ಸಿರಾದ್ ದೂರೀಕೃತವಾನ್ | 16 ವಣಿಜಾಂ ಮುದ್ರಾದಿ ವಿಕೀರ್ಯ್ ಆಸನಾನಿ ನ್ಯೂಬ್ಜೀಕ್ಯತ್ ಪ್ರಾರಾವತವಿಕ್ರಿಯುಭೋಗ್ಯಕಥಯದ್ ಅಸ್ಮಾತ್ ಸ್ನಾನಾತ್ ಸರ್ವಾಣ್ಯೇತಾನಿ ನಯತ, ಮಮ ಪಿತುಗೃಹಂ ವಾಣಿಜ್ಯಗೃಹಂ ಮಾ ಕಾರ್ಷ್ | 17 ತಸ್ಮಾತ್ ತನ್ಮನ್ಸಿರಾರ್ಥ ಉದ್ಯೋಗೋ ಯಸ್ತು ಸ ಗ್ರಸ್ತೀವ ಮಾಮ್ | ಇಮಾಂ ಶಾಸ್ತ್ರೀಯಲಿಪಿಂ ಶಿಷ್ಯಾಃಸಮಸ್ಕರನ್ | 18 ತತಃ ಪರಮ್ ಯಿಹೂದೀಯಲೋಕಾ ಯೇಷಿಮವದನ್ ತವಮಿದೃಶಕರ್ಮ್ಯಕರಣಾತ್

ಕಿಂ ಚಿಹ್ನಮಸ್ಮಾನ್ ದರ್ಶಯಸಿ? 19 ತತೋ ಯೇಶುಸ್ತಾನವೋಚದ್ ಯುಷ್ಣಾಭಿರೇ ತಸ್ಮಿನ್ ಮನ್ಸಿರೇ ನಾತಿತೇ ದಿನತ್ರಯಮದ್ಯೇಽಹಂ ತದ್ ಉತ್ಥಾಪಯಿಷ್ಯಾಮಿ | 20 ತದಾ ಯಿಹೂದಿಯಾ ವ್ಯಾಹಾರ್ಷುಃ, ಏತಸ್ಯ ಮನ್ಸಿರಸ ನಿರ್ಮೂಣೇನ ಷಟ್ಪತ್ತಾರಿಂಶದ್ ವತ್ತರಾ ಗತಾಃ, ತ್ವಂ ಕಿಂ ದಿನತ್ರಯಮದ್ಯೇ ತದ್ ಉತ್ಥಾಪಯಿಷ್ಯಸಿ? 21 ಕಿನ್ತು ಸ ನಿಜದೇಹರೂಪಮನ್ಸಿರೇ ಕಥಾಮಿಮಾಂ ಕಥಿತವಾನ್ | 22 ಸ ಯದೇತಾದೃಶಂ ಗದಿತವಾನ್ ತಚ್ಚಿಷ್ಯಾಃ ಶ್ರುಶ್ನಾನಾತ್ ತದೀಯೋತ್ಥಾನೇ ಸತಿ ಸ್ತೃತ್ವಾ ಧರ್ಮಗ್ರನ್ಥೇ ಯೇಶುನೋಕ್ತಕಥಾಯಾಂ ಚ ವೃತ್ತಸಿಷುಃ | 23 ಅನನ್ತರಂ ನಿಸ್ತಾರೋತ್ಸವಸ್ಯ ಭೋಜ್ಯಸಮಯೇ ಯಿರೂಶಾಲಮ್ ನಗರೇ ತತ್ಪ್ರತ್ಯಾಶ್ಚರ್ಯಕರ್ಮ್ಯಾಣಿ ವಿಲೋಕ್ಯ ಬಹುಭಿಃಸ್ಯ ನಾಮನಿ ವಿಶ್ವಸಿತಂ | 24 ಕಿನ್ತು ಸ ತೇಷಾಂ ಕರೇಷು ಸ್ವಂ ನ ಸಮರ್ಪಯತ್, ಯತಃ ಸ ಸರ್ವಾಣವೈತ್ | 25 ಸ ಮಾನವೇಷು ಕಸ್ಯಚಿತ್ ಪ್ರಮಾಣಂ ನಾಪೇಕ್ಷತ ಯತೋ ಮನುಜಾನಾಂ ಮಧ್ಯೇ ಯದ್ಯದಸಿ ತತ್ತತ್ ಸೋಜಾನಾತ್ |

3 ನಿಕದಿಮನಾಮಾ ಯಿಹೂದೀಯಾನಾಮ್ ಅಧಿಪತಿಃ ಫಿರೂಶೀ ಕ್ಷಣದಾಯಾಂ 2 ಯೇಶಾರಬ್ಬಣಮ್ ಆವ್ರಜ್ಯ ವ್ಯಾಹಾರ್ಷೀತ್, ಹೇ ಗುರೋ ಭವಾನ್ ಈಶ್ವರಾದ್ ಆಗತ್ ಏಕ ಉಪದೇಷ್ಯಾ, ಏತದ್ ಅಸ್ಮಾಭಿರ್ಜಾಯತೇ; ಯತೋ ಭವತಾ ಯಾನ್ಯಾಶ್ಚರ್ಯಕರ್ಮ್ಯಾಣಿ ಕ್ರಿಯನ್ತೇ ಪರಮೇಶ್ವರಸ್ಯ ಸಾಹಾಯ್ಯಂ ವಿನಾ ಕೇನಾಪಿ ತತ್ತತ್ಕರ್ಮ್ಯಾಣಿ ಕರ್ತುಂ ನ ಶಕ್ಯಂತೇ | 3 ತದಾ ಯೇಶುರುತ್ತರಂ ದತ್ತವಾನ್ ತವಾಹಂ ಯಥಾರ್ಥತರಂ ವ್ಯಾಹರಾಮಿ ಪುನರ್ಜನ್ಮನಿ ನ ಸತಿ ಕೋಪಿ ಮಾನವ ಈಶ್ವರಸ್ಯ ರಾಜ್ಯಂ ದ್ರಷ್ಟುಂ ನ ಶಕ್ನೋತಿ | 4 ತತೋ ನಿಕದೀಮಃ ಪ್ರತ್ಯವೋಚತ್ ಮನುಜೋ ವೃದ್ಧೋ ಭೂತ್ವಾ ಕಥಂ ಜನಿಷ್ಯತೇ? ಸ ಕಿಂ ಪುನ ಮಾರ್ತೃರ್ಜರಂ ಪ್ರವಿಶ್ಯ ಜನಿತುಂ ಶಕ್ನೋತಿ? 5 ಯೇಶುರವಾದೀದ್ ಯಥಾರ್ಥತರಮ್ ಅಹಂ ಕಥಯಾಮಿ ಮನುಜೇ ತೋಯಾತ್ಮಭ್ಯಾಂ ಪುನ ನರ್ ಜಾತೇ ಸ ಈಶ್ವರಸ್ಯ ರಾಜ್ಯಂ ಪ್ರವೇಷ್ಯುಂ ನ ಶಕ್ನೋತಿ | 6 ಮಾಂಸಾದ್ ಯತ್ ಜಾಯತೇ ತನ್ ಮಾಂಸಮೇವ ತಥಾತ್ಮನೋ ಯೋ ಜಾಯತೇ ಸ ಆತ್ಮೈವ | 7 ಯುಷ್ಣಾಭಿಃ ಪುನ ಜನಿತವ್ಯಂ ಮಮೈತಸ್ಯಾಂ ಕಥಾಯಾಮ್ ಆಶ್ಚರ್ಯಂ ಮಾ ಮಂಸಾಃ | 8 ಸದಾಗತಿಯಾರ್ಥಂ ದಿಶಮಿಚ್ಛತಿ ತಸ್ಯಾಮೇವ ದಿಶಿ ವಾತಿ, ತ್ವಂ ತಸ್ಯ ಸ್ವನಂ ಶುಣೋಷಿ ಕಿನ್ತು ಸ ಕುತ ಆಯಾತಿ ಕುತ್ರ ಯಾತಿ ವಾ ಕಿಮಪಿ ನ ಜಾನಾಸಿ ತದ್ವಾದ್ ಆತ್ಮನಃ ಸಕಾಶಾತ್ ಸರ್ವೇಷಾಂ ಮನುಜಾನಾಂ ಜನ್ಮ ಭವತಿ | 9 ತದಾ ನಿಕದೀಮಃ ಪೃಷ್ಟವಾನ್ ಏತತ್ ಕಥಂ ಭವಿತುಂ ಶಕ್ನೋತಿ? 10 ಯೇಶುಃ ಪ್ರತ್ಯಕ್ಷವಾನ್ ತ್ವಮಿಸ್ರಾಯೇಲೋ ಗುರುಭೂತಾಪಿ ಕಿಮೇತಾಂ ಕಥಾಂ ನ ವೇತ್ಸಿ? 11 ತುಭ್ಯಂ ಯಥಾರ್ಥಂ ಕಥಯಾಮಿ, ವಯಂ ಯದ್ ವಿದ್ಯಸ್ವದ್ ವಚ್ಯೆ ಯಂಚ್ಚ ಪಶ್ಯಾಮಸ್ತಸ್ಮೈವ ಸಾಕ್ಷ್ಯಂ ದದ್ಯೆ ಕಿನ್ತು ಯುಷ್ಣಾಭಿರಸ್ಮಾಕ್ ಸಾಕ್ಷಿತ್ವಂ ನ ಗೃಹ್ಯತೇ | 12 ಏತಸ್ಯ ಸಂಸಾರಸ್ಯ ಕಥಾಯಾಂ ಕಥಿತಾಯಾಂ ಯದಿ ಯೂಯಂ ನ ವಿಶ್ವಸಿಥ ತರ್ಹಿ ಸ್ವರ್ಗೀಯಾಯಾಂ ಕಥಾಯಾಂ ಕಥಂ ವಿಶ್ವಸಿಷ್ಯಥ? 13 ಯಃ ಸ್ವರ್ಗೀಽಸ್ತಿ ಯಂ ಚ ಸ್ವರ್ಗಾದ್ ಅವಾರೋಹತ್ ತಂ ಮಾನವತನಯಂ ವಿನಾ ಕೋಪಿ ಸ್ವರ್ಗಂ ನಾರೋಹತ್ | 14 ಅಪರಂ ಮೂಸಾ ಯಥಾ ಪ್ರಾನ್ತರೇ ಸರ್ಪಂ ಪ್ರೋತ್ಥಾಪಿತವಾನ್ ಮನುಷ್ಯಪುತ್ರೋಽಪಿ ತದೈವೋತ್ಥಾಪಿತವ್ಯಃ | 15 ತಸ್ಮಾದ್ ಯಃ ಕಶ್ಚಿತ್ ತಸ್ಮಿನ್ ವಿಶ್ವಸಿಷ್ಯತಿ ಸೋಽವಿನಾಶ್ಯಃ ಸನ್ ಅನನ್ತಾಯಃ ಪ್ರಾಪ್ಸ್ಯತಿ | (ai16ios 9:16) 16 ಈಶ್ವರ

ಇತ್ತಂ ಜಗದದಯತ ಯತ್ ಸ್ವಮದ್ವಿತೀಯಂ ತನಯಂ ಪ್ರಾದದಾತ್ ತತೋ ಯಃ ಕಚ್ಚಿತ್ ತಸ್ಮಿನ್ ವಿಶ್ವಸಿಷ್ಯತಿ ಸೋಽವಿನಾಶ್ಯಃ ಸನ್ ಅನನ್ತಾಯುಃ ಪ್ರಾಪ್ನೋತಿ | (aiṛṇios g166) 17 ಈಶ್ವರೋ ಜಗತೋ ಲೋಕಾನ್ ದಣ್ಡಯಿತುಂ ಸ್ವಪುತ್ರಂ ನ ಪ್ರೇಷ್ಯ ತಾನ್ ಪರಿತ್ರಾತುಂ ಪ್ರೇಷಿತವಾನ್ | 18 ಅತಃ ಏವ ಯಃ ಕಚ್ಚಿತ್ ತಸ್ಮಿನ್ ವಿಶ್ವಸಿತಿ ಸ ದಕ್ಷಾಹೋರ್ ನ ಭವತಿ ಕಿನ್ತು ಯಃ ಕಚ್ಚಿತ್ ತಸ್ಮಿನ್ ನ ವಿಶ್ವಸಿತಿ ಸ ಇದಾನೀಮೇವ ದಕ್ಷಾಹೋರ್ ಭವತಿ, ಯತಃ ಸ ಈಶ್ವರಸ್ವಾಧೀಯಪುತ್ರಸ್ಯ ನಾಮನಿ ಪ್ರತ್ಯಯಂ ನ ಕರೋತಿ | 19 ಜಗತೋ ಮಧ್ಯೇ ಜ್ಯೋತಿಃ ಪ್ರಾಕಾಶತ ಕಿನ್ತು ಮನುಷ್ಯಾಣಾಂ ಕರ್ಮಣಾಂ ದ್ಯಷ್ಟತ್ವಾತ್ ತೇ ಜ್ಯೋತಿಷೋಽಪಿ ತಿಮಿರೇ ಪ್ರೀಯಂತೇ ಏತದೇವ ದಣ್ಡಸ್ಯ ಕಾರಣಾಂ ಭವತಿ | 20 ಯಃ ಕುಕರ್ಮ್ಯ ಕರೋತಿ ತಸ್ಯಾಚಾರಸ್ಯ ದ್ಯಷ್ಟತ್ವಾತ್ ಸ ಜ್ಯೋತಿರ್ಮಾತೃಯಿತ್ವಾ ತನ್ನಿಕಟಂ ನಾಯಾತಿ; 21 ಕಿನ್ತು ಯಃ ಸತ್ಕರ್ಮ್ಯ ಕರೋತಿ ತಸ್ಯ ಸರ್ವಾಣಿ ಕರ್ಮಾಣೀಶ್ವರೇಣ ಕೃತಾನೀತಿ ಸ ಧಾ ಪ್ರಕಾಶತೇ ತದಭಿಪ್ರಾಯೇಣ ಸ ಜ್ಯೋತಿಷಃ ಸನ್ನಿಧಿಮ್ ಆಯಾತಿ | 22 ತತಃ ಪರಮ್ ಯೀಶುಃ ಶಿಷ್ಯೋಃ ಸಾರ್ಧಂ ಯಿಹೂದೀಯದೇಶಂ ಗತ್ವಾ ತತ್ರ ಸ್ಥಿತ್ವಾ ಮಜ್ಜಯತುಮ್ ಆರಭತ | 23 ತದಾ ಶಾಲಮ್ ನಗರಸ್ಯ ಸಮೀಪಸ್ಥಾನಿನಿ ಏನನ್ ಗ್ರಾಮೇ ಬಹುತರತೋಯಸ್ಥಿತೇಸ್ತತ್ರ ಯೋಹನ್ ಅಮಜ್ಜಯತ್ ತಥಾ ಚ ಲೋಕಾ ಆಗತ್ಯ ತೇನ ಮಜ್ಜಿತಾ ಅಭವನ್ | 24 ತದಾ ಯೋಹನ್ ಕಾರಾಯಾಂ ನ ಬದ್ಧಃ | 25 ಅಪರಶ್ಚ ಶಾಚಕರ್ಮ್ಯಣಿ ಯೋಹಾನಃ ಶಿಷ್ಯೋಃ ಸಹ ಯಿಹೂದೀಯಲೋಕಾನಾಂ ವಿವಾದೇ ಜಾತೇ, ತೇ ಯೋಹನಃ ಸಂನ್ವಿಧಿಂ ಗತ್ವಾಕಥಯನ್, 26 ಹೇ ಗುರೋ ಯದ್ವನನದ್ಯಾಃ ಪಾರೇ ಭವತಾ ಸಾರ್ಧಂ ಯ ಆಸೀತ್ ಯಸ್ಮಿಂಶ್ಚ ಭವಾನ್ ಸಾಕ್ಷಂ ಪ್ರದದಾತ್ ಪಶ್ಯತು ಸೋಽಪಿ ಮಜ್ಜಯತಿ ಸರ್ವೇ ತಸ್ಯ ಸಮೀಪಂ ಯಾನಿ ಚ | 27 ತದಾ ಯೋಹನ್ ಪ್ರತ್ಯವೋಚದ್ ಈಶ್ವರೇಣ ನ ದತ್ತೇ ಕೋಪಿ ಮನುಜಃ ಕಿಮಪಿ ಪ್ರಾಪ್ನುಂ ನ ಶಕ್ನೋತಿ | 28 ಅಹಂ ಅಭಿಷಿಕ್ತೋ ನ ಭವಾಮಿ ಕಿನ್ತು ತದಗ್ರೇ ಪ್ರೇಷಿತೋಽಸ್ಮಿ ಯಾಮಿಮಾಂ ಕಥಾಂ ಕಥಿತವಾನಾಹಂ ತತ್ರ ಯೂಯಂ ಸರ್ವೇ ಸಾಕ್ಷಿಣಃ ಸ್ಥ | 29 ಯೋ ಜನಃ ಕನ್ಯಾಂ ಲಭತೇ ಸ ಏವ ವರಃ ಕಿನ್ತು ವರಸ್ಯ ಸನ್ನಿಧೌ ದಕ್ಷಾಯಮಾನಂ ತಸ್ಯ ಯನ್ನಿತ್ರಂ ತೇನ ವರಸ್ಯ ಶಬ್ದೇ ಶ್ರುತೇಽತಿವಾಹ್ಯಾದ್ಯತೇ ಮಮಾಪಿ ತದ್ವದ್ ಅನನ್ವಸಿದ್ಭಿರ್ದಾತಾ | 30 ತೇನ ಕ್ರಮಶೋ ವರ್ಧಿವತ್ಯಂ ಕಿನ್ತು ಮಯಾ ಹಿತವ್ಯಂ | 31 ಯ ಲೂಧಾರ್ಥದಾಗಚ್ಚತ್ ಸ ಸರ್ವೇಷಾಂ ಮುಖ್ಯೋ ಯಶ್ಚ ಸಂಸಾರಾದ್ ಉದಪದ್ಯತ ಸ ಸಾಂಸಾರಿಕಃ ಸಂಸಾರೀಯಾಂ ಕಥಾಶ್ಚ ಕಥಯತಿ ಯಸ್ತು ಸ್ವರ್ಗದಾಗಚ್ಚತ್ ಸ ಸರ್ವೇಷಾಂ ಮುಖ್ಯಃ | 32 ಸ ಯದಪಶ್ಯದಶ್ಯೋಣೀಚ್ಚ ತಸ್ಮಿನ್ನೇವ ಸಾಕ್ಷಂ ದದಾತಿ ತಥಾಪಿ ಪ್ರಾಯಶಃ ಕಚ್ಚಿತ್ ತಸ್ಯ ಸಾಕ್ಷಂ ನ ಗೃಹ್ಣಾತಿ; 33 ಕಿನ್ತು ಯೋ ಗೃಹ್ಣಾತಿ ಸ ಈಶ್ವರಸ್ಯ ಸತ್ಯವಾದಿತ್ವಂ ಮುದ್ರಾಜ್ಞಿತಂ ಕರೋತಿ | 34 ಈಶ್ವರೇಣ ಯಃ ಪ್ರೇರಿತಃ ಸಏವ ಈಶ್ವರೀಯಕಥಾಂ ಕಥಯತಿ ಯತ ಈಶ್ವರ ಅತ್ಯಾನಂ ತಸ್ಮೈ ಅಪರಿಮಿತಮ್ ಅದದಾತ್ | 35 ಪಿತಾ ಪುತ್ರೇ ಸ್ನೇಹಂ ಕೃತ್ವಾ ತಸ್ಯ ಹಸ್ತೇ ಸರ್ವಾಣಿ ಸಮರ್ಪಿತವಾನ್ | 36 ಯಃ ಕಚ್ಚಿತ್ ಪುತ್ರೇ ವಿಶ್ವಸಿತಿ ಸ ಏವಾನನ್ವಮ್ ಪರಮಾಯುಃ ಪ್ರಾಪ್ನೋತಿ ಕಿನ್ತು ಯಃ ಕಚ್ಚಿತ್ ಪುತ್ರೇ ನ ವಿಶ್ವಸಿತಿ ಸ ಪರಮಾಯುಷೋ ದಶಃ ನ ಪ್ರಾಪ್ನೋತಿ ಕಿನ್ತು ಶ್ವರಸ್ಯ ಕೋಽಭಿಜಾನಂ ಭೂತ್ಯಾ ತಿಷ್ಠತಿ | (aiṛṇios g166)

4 ಯೀಶುಃ ಸ್ವಯಂ ನಾಮಜ್ಜಯತ್ ಕೇವಲಂ ತಸ್ಯ ಶಿಷ್ಯಾ ಅಮಜ್ಜಯತ್ ಕಿನ್ತು ಯೋಹನೋಽಧಿಕಶಿಷ್ಯಾನ್ ಸ ಕರೋತಿ ಮಜ್ಜಯತಿ ಚ,

2 ಫಿರೂಶಿನ ಇಮಾಂ ವಾರ್ತಾಮಶ್ಯಣ್ಣನ್ ಇತಿ ಪ್ರಭುರವಗತ್ಯ 3 ಯಿಹೂದೀಯದೇಶಂ ವಿಹಾಯ ಪುನ ಗರ್ಲೀಲಮ್ ಆಗತ್ | 4 ತತಃ ಶೋಮಿರೋಣಪ್ರದೇಶಸ್ಯ ಮಧ್ಯೇನ ತೇನ ಗನ್ನವ್ಯೇ ಸತಿ 5 ಯಾಕೂಬ್ ನಿಜಪುತ್ರಾಯ ಯೂಷಫೇ ಯಾಂ ಭೂಮಿಮ್ ಅದದಾತ್ ತತ್ಪ್ರಮೀಪಸ್ಥಾನು ಶೋಮಿರೋಣಪ್ರದೇಶಸ್ಯ ಸುಖಾರ್ ನಾಮ್ನಾ ವಿಖ್ಯಾತಸ್ಯ ನಗರಸ್ಯ ಸನ್ನಿಧಾವುಪಾಸ್ಥಾತ್ | 6 ತತ್ರ ಯಾಕೂಬಃ ಪ್ರಹಿರಾಸೀತ್; ತದಾ ದ್ವಿತೀಯಯಾಮವೇಲಾಯಾಂ ಜಾತಾಯಾಂ ಸ ಮಾರ್ಗೇ ಶ್ರಮಾಪನ್ನಸ್ಯ ಪ್ರಹೇಃ ಪಾರ್ಶ್ವೇ ಉಪಾವಿಶತ್ | 7 ಏತರ್ಹಿ ಕಾಚಿತ್ ಶೋಮಿರೋಣೀಯಾ ಯೋಷಿತ್ ತೋಯೋತ್ಪ್ರೋಲನಾರ್ಥಮ್ ತತ್ರಾಗಮತ್ | 8 ತದಾ ಶಿಷ್ಯಾಃ ಖಾದ್ಯದ್ರವ್ಯಾಣಿ ಕ್ರೇತುಂ ನಗರಮ್ ಅಗಚ್ಚನ್ | 9 ಯೀಶುಃ ಶೋಮಿರೋಣೀಯಾಂ ತಾಂ ಯೋಷಿತಮ್ ವ್ಯಾಹಾರ್ಷಿಮ್ ಮಹ್ಯಂ ಕಿಚ್ಚಿತ್ ಪಾನೀಯಂ ಪಾತುಂ ದೇಹಿ | ಕಿನ್ತು ಶೋಮಿರೋಣೀಯೋಃ ಸಾಕಂ ಯಿಹೂದೀಯಲೋಕಾ ನ ವ್ಯವಾಹರನ್ ತಸ್ಮಾದ್ಯೇತೋಃ ಸಾಕಥಯತ್ ಶೋಮಿರೋಣೀಯಾ ಯೋಷಿತದಹಂ ತ್ವಂ ಯಿಹೂದೀಯೋಃ ಕಥಂ ಮತ್ತಃ ಪಾನೀಯಂ ಪಾತುಮ್ ಇಚ್ಛಸಿ? | 10 ತತೋ ಯೀಶುರವದದ್ ಈಶ್ವರಸ್ಯ ಯದ್ವಾಂ ತತ್ಕ್ರೀಡತ್ ಪಾನೀಯಂ ಪಾತುಂ ಮಹ್ಯಂ ದೇಹಿ ಯ ಇತ್ಯಂ ತ್ವಾಂ ಯಾಚತೇ ಸ ವಾ ಕ ಇತಿ ಚೇದಜ್ಞಾಸ್ಯಧಾಸ್ಯರ್ಹಿ ತಮಯಾಚಿಷ್ಯಥಾಃ ಸ ಚ ತುಭ್ಯಮಮೃತಂ ತೋಯಮದಾಸ್ಯತ್ | 11 ತದಾ ಸಾ ಸೀಮನ್ನಿನೀ ಭಾಷಿತವತಿ, ಹೇ ಮಹೇಚ್ಚ ಪ್ರಹಿರ್ಗಮ್ನೀರೋ ಭವತೋ ನೀರೋತ್ಪ್ರೋಲನಪಾತ್ರಂ ನಾಸ್ಮಿ ಚ ತಸ್ಮಾತ್ ತದಮೃತಂ ಕೀಲಾಲಂ ಕುತಃ ಪ್ರಾಪ್ನೋತಿ? | 12 ಯೋಽಸ್ಯಭ್ಯಮ್ ಇಮಮನ್ಯೂಂ ದದೌ, ಯಸ್ಯ ಚ ಪರಿಜನಾ ಗೋಮೇಷಾದಯಶ್ಚ ಸರ್ವೇಽಸ್ಯ ಪ್ರಹೇಃ ಪಾನೀಯಂ ಪಪುರೇತಾದ್ಯಶೋ ಯೋಸ್ಯಾಕಂ ಪೂರ್ವಪುರುಷೋ ಯಾಕೂಬ್ ತಸ್ಮಾದಪಿ ಭವಾನ್ ಮಹಾನ್ ಕಿಂ? | 13 ತತೋ ಯೀಶುರಕಥಯದ್ ಇದಂ ಪಾನೀಯಂ ಸಃ ಪಿವತಿ ಸ ಪುನಸ್ಸಾತ್ಪ್ರೋ ಭವಿಷ್ಯತಿ, | 14 ಕಿನ್ತು ಮಯಾ ದತ್ತಂ ಪಾನೀಯಂ ಯಃ ಪಿವತಿ ಸ ಪುನಃ ಕದಾಪಿ ತ್ಯಷಾತ್ಪ್ರೋ ನ ಭವಿಷ್ಯತಿ | ಮಯಾ ದತ್ತಮ್ ಇದಂ ತೋಯಂ ತಸ್ಯಾನ್ಯಃ ಪ್ರಸವಣರೂಪಂ ಭೂತ್ಯಾ ಅನನ್ತಾಯುರ್ಯಾವತ್ ಸ್ವೋಷ್ಯತಿ | (aiṛṇ g165, aiṛṇios g166) 15 ತದಾ ಸಾ ವನಿತಾಕಥಯತ್ ಹೇ ಮಹೇಚ್ಚ ತರ್ಹಿ ಮಮ ಪುನಃ ಪೀಪಾಸಾ ಯಥಾ ನ ಜಾಯತೇ ತೋಯೋತ್ಪ್ರೋಲನಾಯ ಯಥಾತ್ರಾಗಮನಂ ನ ಭವತಿ ಚ ತದರ್ಥಂ ಮಹ್ಯಂ ತತ್ಪ್ರೋಯಂ ದೇಹೀ | 16 ತತೋ ಯೀಶುರವದದ್ಯಾಹಿ ತವ ಪತಿಮಾಹೂಯ ಸ್ಥಾನೇಽತ್ರಾಗಚ್ಚ | 17 ಸಾ ವಾಮಾವದತ್ ಮಮ ಪತಿನಾಸ್ಮಿ | ಯೀಶುರವದತ್ ಮಮ ಪತಿನಾಸ್ಮಿತಿ ವಾಕ್ಯಂ ಭದ್ರಮವೋಚಃ | 18 ಯತಸ್ತವ ಪತ್ನಿ ಪತಯೋಭವನ್ ಅಧುನಾ ತು ತ್ವಯಾ ಸಾರ್ಧಂ ಯಸ್ಥಿಷ್ಯತಿ ಸ ತವ ಭರ್ತಾ ನ ವಾಕ್ಯಮಿದಂ ಸತ್ಯಮವಾದಿಃ | 19 ತದಾ ಸಾ ಮಹಿಲಾ ಗದಿತವತಿ ಹೇ ಮಹೇಚ್ಚ ಭವಾನ್ ಏಕೋ ಭವಿಷ್ಯದ್ಯಾದಿತಿ ಬುದ್ಧಂ ಮಯಾ | 20 ಅಸ್ಯಾಕಂ ಪಿತೃಲೋಕಾ ಏತಸ್ಮಿನ್ ಶಿಲೋಚ್ಚಯೇಽಭಜನ್ತ, ಕಿನ್ತು ಭವದ್ಧಿರುಚ್ಯತೇ ಯಿರೂಶಾಲಮ್ ನಗರೇ ಭಜನಯೋಗ್ಯಂ ಸ್ಥಾನಮಾಸ್ತೇ | 21 ಯೀಶುರವೋಚತ್ ಹೇ ಯೋಷಿತ್ ಮಮ ವಾಕ್ಯೇ ವಿಶ್ವಸಿತಿ ಯದಾ ಯೂಯಂ ಕೇವಲಶೈಲೇಽಸ್ಮಿನ್ ವಾ ಯಿರೂಶಾಲಮ್ ನಗರೇ ಪಿತುರ್ಭಜನಂ ನ ಕರಿಷ್ಯದ್ವೇ ಕಾಲ ಏತಾದೃಶ ಆಯಾತಿ | 22 ಯೂಯಂ ಯಂ ಭಜದ್ವೇ ತಂ ನ ಜಾನೀಥ, ಕಿನ್ತು ವಯಂ ಯಂ ಭಜಾಮಹೇ ತಂ ಜಾನೀಮಹೇ, ಯತೋ

ಯಿಹೂದಿಯಲೋಕಾನಾಂ ಮಧ್ಯಾತ್ ಪರಿತ್ಯಾಣಂ ಜಾಯತೇ | 23 ಕಿನ್ನು ಯದಾ ಸತ್ಯಭಕ್ತಾ ಅತ್ಮನಾ ಸತ್ಯರೂಪೇಣ ಚ ಪಿತುರ್ಭಜನಂ ಕರಿಷ್ಯಂತೇ ಸಮಯ ಏತಾದೃಶ ಅಯಾತಿ, ವರಮ್ ಇದಾನೀಮಪಿ ವಿದ್ಯತೇ; ಯತ ಏತಾದೃಶೋ ಭತ್ಯಾನ್ ಪಿತಾ ಚೇಷ್ಟತೇ | 24 ಈಶ್ವರ ಆತ್ಮಾ; ತತಸ್ತಸ್ಯ ಯೇ ಭಕ್ತಾಸ್ತೇ; ಸ ಅತ್ಮನಾ ಸತ್ಯರೂಪೇಣ ಚ ಭಜನೀಯಃ | 25 ತದಾ ಸಾ ಮಹಿಲಾವಾದೀತ್ ಖ್ರೀಷ್ಣನಾಮ್ನಾ ವಿಖ್ಯಾತೋಽಭಿಷಿಕ್ತಃ ಪುರುಷ ಆಗಮಿಷ್ಯತೀತಿ ಜಾನಾಮಿ ಸ ಚ ಸರ್ವಾಃ ಕಥಾ ಅಸ್ಮಾನ್ ಜ್ಞಾಪಯಿಷ್ಯತಿ | 26 ತತೋ ಯೀಶುರವದತ್ ತ್ವಯಾ ಸಾರ್ಧಂ ಕಥನಂ ಕರೋಮಿ ಯೋಽಹಮ್ ಅಹಮೇವ ಸ ಪುರುಷಃ | 27 ಏತಸ್ಮಿನ್ ಸಮಯೇ ಶಿಷ್ಯಾ ಆಗತ್ಯ ತಥಾ ಸ್ತ್ರಿಯಾ ಸಾರ್ಧಂ ತಸ್ಯ ಕಥೋಪಕಥನೇ ಮಹಾಶ್ಚರ್ಯಮ್ ಅಮನ್ಯಂತ ತಥಾಪಿ ಭವಾನ್ ಕಿಮಿಚ್ಛತಿ? ಯದ್ವಾ ಕಿಮರ್ಥಮ್ ಏತಯಾ ಸಾರ್ಧಂ ಕಥಾಂ ಕಥಯತಿ? ಇತಿ ಕೋಪಿ ನಾಪ್ಯಚ್ಛತ್ | 28 ತತಃ ಪರಂ ಸಾ ನಾರೀ ಕಲಶಂ ಸ್ಥಾಪಯಿತ್ವಾ ನಗರಮಧ್ಯಂ ಗತ್ತಾ ಲೋಕೇಭ್ಯೋಕಥಾಯದ್ 29 ಅಹಂ ಯದೃತ್ ಕರ್ಮಾಕರವಂ ತತ್ತ್ವವ್ ಮಹ್ಯಮಕಥಯದ್ ಏತಾದೃಶಂ ಮಾನವಮೇಕಮ್ ಆಗತ್ಯ ಪಶ್ಯತ ರು ಕಿಮ್ ಅಭಿಷಿಕ್ತೋ ನ ಭವತಿ? 30 ತತಸ್ತೇ ನಗರಾದ್ ಬಹಿರಾಗತ್ಯ ತಾತ್ಸಸ್ಯ ಸಮೀಪಮ್ ಆಯನ್ | 31 ಏತರ್ಹಿ ಶಿಷ್ಯಾಃ ಸಾಧಯಿತ್ವಾ ತಂ ವ್ಯಾಹಾರ್ಷುಃ ಹೇ ಗುರೋ ಭವಾನ್ ಕಿಂವಿದ್ ಭೂಕ್ತಾಂ | 32 ತತಃ ಸೋವದದ್ ಯುಷ್ಮಾಭಿಯನ್ವ ಜ್ಞಾಯತೇ ತಾದೃಶಂ ಭಕ್ತ್ಯಂ ಮಮಾಸ್ತೇ | 33 ತದಾ ಶಿಷ್ಯಾಃ ಪರಸ್ಪರಂ ಪ್ರಷ್ಟುವ್ ಆರಮ್ಯನ್, ಕಿಮಸ್ಮೈ ಕೋಪಿ ಕಿಮಪಿ ಭಕ್ತಮಾನೀಯ ದತ್ತವಾನ್? 34 ಯೀಶುರವೋಚತ್ ಮತ್ತೈರಕಸ್ವಾಭಿಮತಾನುರೂಪಕರಣಂ ತಸ್ಯೈವ ಕರ್ಮಸಿದ್ಧಿಕಾರಣಿಷ್ಠ ಮಮ ಭಕ್ತ್ಯಂ | 35 ಮಾಸಚತುಷ್ಟಯೇ ಜಾತೇ ಶಸ್ತಕರ್ತನಸಮಯೋ ಭವಿಷ್ಯತೀತಿ ವಾಕ್ಯಂ ಯುಷ್ಮಾಭಿಃ ಕಿಂ ನೋದತ್ಯೇ? ಕಿನ್ತುಹಂ ವದಾಮಿ, ಶಿರ ಉತ್ತೋಲ್ಯ ಕ್ಷೇತ್ರಾಣಿ ಪ್ರತಿ ನಿರೀಕ್ಷ್ಯ ಪಶ್ಯತ, ಇದಾನೀಂ ಕರ್ತನಯೋಗ್ಯಾನಿ ಶುಕ್ಲವರ್ಣಾನ್ಯಭವನ್ | 36 ಯಶ್ಚಿನಸ್ತಿ ಸ ವೇತನಂ ಲಭತೇ ಅನನ್ಯಾಯಃಸ್ವರೂಪಂ ಶಸ್ತ್ರಂ ಸ ಗೃಹ್ಣಾತಿ ಚ, ತೇನೈವ ವಪ್ರಾ ಭೇತ್ವಾ ಚ ಯುಗಪದ್ ಅನನ್ತಃ | (aiōnios g166) 37 ಇತ್ಯಂ ಸತಿ ವಪತ್ಯೇಕಶ್ಚಿನತ್ಯನ್ಯ ಇತಿ ವಚನಂ ಸಿದ್ಧತಿ | 38 ಯತ್ರ ಯೂಯಂ ನ ಪರ್ಯುಶ್ರಾಮ್ಯತ ತಾದೃಶಂ ಶಸ್ತ್ರಂ ಛೇತ್ತುಂ ಯುಷ್ಮಾನ್ ಪ್ರೈರಯಮ್ ಅನ್ಯೇ ಜನಾಃಪರ್ಯುಶ್ರಾಮ್ಯನ್ ಯೂಯಂ ತೇಷಾಂ ಶ್ರಗಸ್ಯ ಫಲಮ್ ಅಲಭದ್ಧಮ್ | 39 ಯಸ್ಮಿನ್ ಕಾಲೇ ಯದೃತ್ ಕರ್ಮಾಕಾರ್ಷಂ ತತ್ತ್ವವ್ ಸ ಮಹ್ಯಮ್ ಅಕಥಯತ್ ತಸ್ಯಾ ವನಿತಾಯಾ ಇದಂ ಸಾರ್ಕ್ವವಾಕ್ಯಂ ಶ್ರುತ್ವಾ ತನ್ನಗರನಿವಾಸಿನೋ ಬಹವಃ ಶೋಮಿರೋಣೀಯಲೋಕಾ ವ್ಯಶ್ಶಸನ್ | 40 ತಥಾ ಚ ತಸ್ಯಾನ್ವೀಕೇ ಸಮುಪಸ್ಥಾಯ ಸ್ತೇಷಾಂ ಸನ್ಯಧ್ ಕತಿಚಿದ್ ದಿನಾನಿ ಸ್ಥಾತುಂ ತಸ್ಮಿನ್ ವಿನಯಮ್ ಅಕುರ್ವಾನ್ ತಸ್ಮಾತ್ ಸ ದಿನದ್ವಯಂ ತತ್ಥಾನೇ ನೃವಷ್ಟತ್ 41 ತತಸ್ತಸ್ಯೋಪದೇಶೇನ ಬಹವೋಽಪರೇ ವಿಶ್ವಸ್ಯ 42 ತಾಂ ಯೋಷಾಮವದದ್ ಕೇವಲಂ ತವ ವಾಕ್ಯೇನ ಪ್ರತೀಮ ಇತಿ ನ, ಕಿನ್ನು ಸ ಜಗತೋಽಭಿಷಿಕ್ತಸ್ತಾತೀತಿ ತಸ್ಯ ಕಥಾಂ ಶ್ರುತ್ವಾ ವಯಂ ಸ್ವಯಮೇವಾಜ್ಞಾಸಮಹಿ | 43 ಸ್ವದೇಶೇ ಭವಿಷ್ಯದ್ಧಕ್ತಃ ಸತ್ಯಾರೋ ನಾಸ್ತೀತಿ ಯದ್ವಪಿ ಯೀಶುಃ ಪ್ರಮಾಣಂ ದತ್ತಾಕಥಯತ್ 44 ತಥಾಪಿ ದಿವಸದ್ವಯಾತ್ ಪರಂ ಸ ತಸ್ಮಾತ್ ಸ್ಥಾನಾದ್ ಗಾಲೀಲಂ ಗತವಾನ್ | 45 ಅನನ್ತರಂ ಯೇ ಗಾಲೀಲೀ ಲಿಯಲೋಕಾ ಉತ್ವೇ ಗತಾ ಉತ್ಸವಸಮಯೇ ಯಿರೂಶಲಮ್ ನಗರೇ ತಸ್ಯ ಸರ್ವಾಃ ಕ್ರಿಯಾ ಅಪಶ್ಯನ್ ತೇ ಗಾಲೀಲಮ್ ಆಗತಂ

ತಮ್ ಆಗ್ರಹ್ಯನ್ | 46 ತತಃ ಪರಮ್ ಯೀಶು ಯಸ್ಮಿನ್ ಕಾನ್ಯಾನಗರೇ ಜಲಂ ದ್ರಾಕ್ಷಾರಸಮ್ ಆಕರೋತ್ ತತ್ ಸ್ನಾನಂ ಪುನರಗಾತ್ | ತಸ್ಮಿನ್ನೇವ ಸಮಯೇ ಕಸ್ಯಚಿದ್ ರಾಜಸಭಾಸ್ವಾರಸ್ಯ ಪುತ್ರಃ ಕಫರ್ನಾಹೂಮಪುರೀ ರೋಗಗ್ರಸ್ತ ಅಸೀತ್ | 47 ಸ ಯೇಹೂದಿಯದೇಶಾದ್ ಯೀಶೋ ಗಾರ್ಲೀಲಾಗಮನವಾರ್ತ್ಯಾಂ ನಿಶಮ್ಯ ತಸ್ಯ ಸಮೀಪಂ ಗತ್ತಾ ಪ್ರಾರ್ಥ್ಯ ವ್ಯಾಹೃತವಾನ್ ಮಮ ಪುತ್ರಸ್ಯ ಪ್ರಾಯೇಣ ಕಾಲ ಅಸನ್ಯಃ ಭವಾನ್ ಆಗತ್ಯ ತಂ ಸ್ವಸ್ಥಂ ಕರೋತು | 48 ತದಾ ಯೀಶುರಕಥಯದ್ ಆಶ್ಚರ್ಯಂ ಕರ್ಮ್ಯ ಚಿತ್ರಂ ಚಿಹ್ನಂ ಚ ನ ದೃಷ್ಟ್ವಾ ಯೂಯಂ ನ ಪ್ರತ್ಯೇಷ್ಯಥ | 49 ತತಃ ಸ ಸಭಾಸದವದತ್ ಹೇ ಮಹೇಚ್ಚ ಮಮ ಪುತ್ರೇ ನ ಮೃತೇ ಭವಾನಾಗಚ್ಛತು | 50 ಯೀಶುಸ್ತಮವದದ್ ಗಚ್ಛ ತವ ಪುತ್ರೋಽಜೀವೀತ್ ತದಾ ಯೀಶುನೋಕ್ತವಾಕ್ಯೇ ಸ ವಿಶ್ವಸ್ಯ ಗತವಾನ್ | 51 ಗಮನಕಾಲೇ ಮಾರ್ಗಮಧ್ಯೇ ದಾಸಾಸ್ತು ಸಾಕ್ಷಾತ್ಪ್ರಾಪ್ತವದನ್ ಭವತಃ ಪುತ್ರೋಽಜೀವೀತ್ | 52 ತತಃ ಕಂ ಕಾಲಮಾರಭ್ಯ ರೋಗಪ್ರತೀಕಾರಾರಮ್ಯೋ ಜಾತಾ ಇತಿ ಪ್ಯಷ್ಟೈ ತೈರುಕ್ತಂ ಹ್ಯ ಸಾರ್ಧದಣ್ಡಯಾದಿ ಕದ್ವಿತೀಯಯಾಮೇ ತಸ್ಯ ಜ್ವರತ್ಯಾಗೋಽಭವತ್ | 53 ತದಾ ಯೀಶುಸ್ತಸ್ಮಿನ್ ಕ್ಷಣೇ ಪ್ರೋಕ್ತವಾನ್ ತವ ಪುತ್ರೋಽಜೀವೀತ್ ಪಿತಾ ತದ್ವದ್ವಾಸ್ತು ಸಪರಿವಾರೋ ವ್ಯಶ್ಶಸೀತ್ | 54 ಯಿಹೂದಿಯದೇಶಾದ್ ಆಗತ್ಯ ಗಾಲೀಲಿ ಯೀಶುರೇತದ್ ದ್ವಿತೀಯಮ್ ಆಶ್ಚರ್ಯಕರ್ಮಾಕರೋತ್ |

5 ತತಃ ಪರಂ ಯಿಹೂದಿಯಾನಾಮ್ ಉತ್ಸವ ಉಪಸ್ಥಿತೇ ಯೀಶು ಯಿರೂಶಾಲಮಂ ಗತವಾನ್ | 2 ತಸ್ಮಿನ್ನಗರೇ ಮೇಷನಾಮ್ಯೋ ದ್ವಾರಸ್ಯ ಸಮೀಪೇ ಇಭ್ರೀಯಭಾಷಯಾ ಬೈಥೇಸ್ತಾ ನಾಮ್ನಾ ಪಿಷ್ಕರಿಣೀ ಪಞ್ಚಘಟ್ಟಿಯುಕ್ತಾಸೀತ್ | 3 ತಸ್ಯಾಸ್ತೇಷು ಘಟ್ಟೇಷು ಕಿಲಾಲಕಮ್ಮನಮ್ ಅಪೇಕ್ಷ್ಯ ಅನ್ವಲಿಚ್ಛಾಪ್ತಾಜ್ಞಾದಯೋ ಬಹವೋ ರೋಗಿಣಃ ಪತನ್ತಸ್ತಿಷ್ಯನ್ತಿ ಸ್ಥ | 4 ಯತೋ ವಿಶೇಷಕಾಲೇ ತಸ್ಯ ಸರಸೋ ವಾರಿ ಸ್ವರ್ಗೀಯದೂತ ಏತ್ಯಾಕಮ್ಮಯತ್ ತತ್ಕೀಲಾಲಕಮ್ಮನಾತ್ ಪರಂ ಯಃ ಕಶ್ಚಿದ್ ರೋಗೀ ಪ್ರಥಮಂ ಪಾನೀಯಮವಾರೋಹತ್ ಸ ಏವ ತತ್ಕ್ಷಣಾದ್ ರೋಗಮುಕ್ತೋಽಭವತ್ | 5 ತದಾಷ್ಟಾತ್ರಿಂಶದ್ವರ್ಷಾಣಿ ಯಾವದ್ ರೋಗಗ್ರಸ್ತ ಏಕಜನಸ್ತಸ್ಮಿನ್ ಸ್ಥಾನೇ ಸ್ಥಿತವಾನ್ | 6 ಯೀಶುಸ್ತಂ ಶಯಿತಂ ದೃಷ್ಟ್ವಾ ಬಹುಕಾಲಿಕರೋಗೀತಿ ಜ್ಞಾತ್ವಾ ವ್ಯಾಹೃತವಾನ್ ತ್ವಂ ಕಿಂ ಸ್ವಸ್ಥೋ ಬುಭೂಷಸಿ? 7 ತತೋ ರೋಗೀ ಕಥಿತವಾನ್ ಹೇ ಮಹೇಚ್ಚ ಯದಾ ಕೀಲಾಲಂ ಕಮ್ಮತೇ ತದಾ ಮಾಂ ಪುಷ್ಕರಿಣೀಮೇ ಅವರೋಹಯಿತುಂ ಮಮ ಕೋಪಿ ನಾಸ್ತಿ, ತಸ್ಮಾನ್ ಮಮ ಗಮನಕಾಲೇ ಕಶ್ಚಿದನ್ಯೋಽಗ್ರೋ ಗತ್ತಾ ಅವರೋಹತಿ | 8 ತದಾ ಯೀಶುರಕಥಯದ್ ಉತ್ತಿಷ್ಯ, ತವ ಶಯ್ಯಾಮುತ್ಕೋಲ್ಯ ಗೃಹೀತ್ವಾ ಯಾಹಿ | 9 ಸ ತತ್ಕ್ಷಣಾತ್ ಸ್ವಸ್ಥೋ ಭೂತ್ವಾ ಶಯ್ಯಾಮುತ್ಕೋಲ್ಯಾದಾಯ ಗತವಾನ್ ಕಿನ್ನು ತದ್ವಿನಂ ವಿಶ್ರಾಮವಾರಃ | 10 ತಸ್ಮಾದ್ ಯಿಹೂದಿಯಾಃ ಸ್ವಸ್ಥಂ ನರಂ ವ್ಯಾಹರನ್ ಅದ್ಯ ವಿಶ್ರಾಮವಾಲೇ ಶಯನೀಯಮಾದಾಯ ನ ಯಾತವ್ಯಮ್ | 11 ತತಃ ಸ ಪ್ರತ್ಯವೋಚದ್ ಯೋ ಮಾಂ ಸ್ವಸ್ಥಮ್ ಅಕಾರ್ಷೀತ್ ಶಯನೀಯಮ್ ಉತ್ಕೋಲ್ಯಾದಾಯ ಯಾತುಂ ಮಾಂ ಸ ಏವಾದಿಶತ್ | 12 ತದಾ ತೇಽಪ್ಯಚ್ಛನ್ ಶಯನೀಯಮ್ ಉತ್ಕೋಲ್ಯಾದಾಯ ಯಾತುಂ ಯು ಅಜ್ಞಾಪಯತ್ ಸ ಕಃ? 13 ಕಿನ್ನು ಸ ಕ ಇತಿ ಸ್ವಸ್ಥೇಭೂತೋ ನಾಜಾನಾದ್ ಯತಸ್ತಸ್ಮಿನ್ ಸ್ಥಾನೇ ಜನತಾಸತ್ತ್ವಾದ್ ಯೀಶುಃ ಸ್ಥಾನಾನ್ತರಮ್ ಆಗಮತ್ | 14 ತತಃ ಪರಂ ಯೀಶು ಮ್ಫನ್ನಿರೇ

ತಂ ನರಂ ಸಾಕ್ಷಾತ್ಪ್ರಾಪ್ಯಾಕಥಯತ್ ಪಶ್ಚೇದಾನೀಮ್ ಅನಾಮಯೋ
ಜಾತೋಸಿ ಯಥಾಧಿಕಾ ದುರ್ದಶಾ ನ ಘಟತೇ ತದ್ಧೇತೋಃ ಪಾಪಂ ಕರ್ಮ
ಪುನರ್ಮಾರ್ಗಾಪೀಃ | 15 ತತಃ ಸ ಗತ್ವಾ ಯುಹೂದೀಯಾನ್ ಅವದದ್
ಯೇಶು ಮಾರ್ಮ್ ಅರೋಗೀಣಮ್ ಅಕಾರ್ಷೀತ್ | 16 ತತೋ ಯೇಶು
ವಿಶ್ರಾಮವಾರೇ ಕರ್ಮೇದ್ಯಶಂ ಕೃತವಾನ್ ಇತಿ ಹೇತೋ
ಯೇಹೂದೀಯಾಸ್ತಂ ತಾಡಯಿತ್ವಾ ಹಂತುಮ್ ಅಚೇಷ್ಟನ್ | 17
ಯೇಶುಸ್ತಾನಾಖ್ಯತ್ ಮಮ ಪಿತಾ ಯತ್ ಕಾರ್ಯಂ ಕರೋತಿ
ತದನುರೂಪಮ್ ಅಹಮಪಿ ಕರೋತಿ | 18 ತತೋ ಯೇಹೂದೀಯಾಸ್ತಂ
ಹಂತುಂ ಪುನರಯತ್ನ ಯತೋ ವಿಶ್ರಾಮವಾರಂ ನಾಮನ್ಯತ ತದೇವ
ಕೇವಲಂ ನ ಅಧಿಕಸ್ತು ಈಶ್ವರಂ ಸ್ವಪಿತರಂ ಪ್ರೋಚ್ಯ ಸ್ವಮಪೀಶ್ವರತುಲ್ಯಂ
ಕೃತವಾನ್ | 19 ಪಶ್ಚಾದ್ ಯೇಶುರವದದ್ ಯುಷ್ಮಾನಹಂ
ಯಥಾರ್ಥತರಂ ವದಾಮಿ ಪುತ್ರಃ ಪಿತರಂ ಯದ್ಯತ್ ಕರ್ಮ ಕುರ್ವನ್ತಂ
ಪಶ್ಯತಿ ತದತಿರಿಕ್ತಂ ಸ್ವೇಚ್ಛಾತಃ ಕಿಮಪಿ ಕರ್ಮ ಕರ್ತುಂ ನ ಶಕ್ನೋತಿ | ಪಿತಾ
ಯತ್ ಕರೋತಿ ಪುತ್ರೋಪಿ ತದೇವ ಕರೋತಿ | 20 ಪಿತಾ ಪುತ್ರೇ ಸ್ವೇಹಂ
ಕರೋತಿ ತಸ್ಮಾತ್ ಸ್ವಯಂ ಯದ್ಯತ್ ಕರ್ಮ ಕರೋತಿ ತತ್ಸರ್ವಂ ಪುತ್ರಂ
ದರ್ಶಯತಿ; ಯಥಾ ಚ ಯುಷ್ಮಾಕಂ ಅಶ್ಚರ್ಯ್ಯಜ್ಞಾನಂ ಜನಿಷ್ಯತೇ
ತದರ್ಥಮ್ ಇತೋಪಿ ಮಹಾಕರ್ಮ ತಂ ದರ್ಶಯಿಷ್ಯತಿ | 21 ವಸ್ತುತಸ್ತು
ಪಿತಾ ಯಥಾ ಪ್ರಮಿತಾನ್ ಉತ್ಪಾಪ್ಯ ಸಜಿವಾನ್ ಕರೋತಿ ತದ್ವತ್ ಪುತ್ರೋಪಿ
ಯಂ ಯಂ ಇಚ್ಛತಿ ತಂ ತಂ ಸಜೀವಂ ಕರೋತಿ | 22 ಸರ್ವೇ ಪಿತರಂ
ಯಥಾ ಸತ್ಯವ್ಯನ್ವಿ ತಥಾ ಪುತ್ರಮಪಿ ಸತ್ತಾರಯಿತುಂ ಪಿತಾ ಸ್ವಯಂ ಕಸ್ಯಾಪಿ
ವಿಚಾರಮಕೃತ್ಯಾ ಸರ್ವವಿಚಾರಾಣಾಂ ಭಾರಂ ಪುತ್ರೇ ಸಮರ್ಪಿತವಾನ್ |
23 ಯಃ ಪುತ್ರಂ ಸತ್ ಕರೋತಿ ಸ ತಸ್ಯ ಪ್ರೇರಕಮಪಿ ಸತ್ ಕರೋತಿ | 24
ಯುಷ್ಮಾನಾಹಂ ಯಥಾರ್ಥತರಂ ವದಾಮಿ ಯೋ ಜನೋ ಮಮ ವಾಕ್ಯಂ
ಶ್ರುತ್ವಾ ಮತ್ತೇರಕೇ ವಿಶ್ವಸಿತಿ ಸೋನನ್ಯಾಯಃ ಪ್ರಾಪ್ನೋತಿ ಕದಾಪಿ
ದಣ್ಣಬಾಜನಂ ನ ಭವತಿ ನಿಧನಾದುತ್ಪಾಯ ಪರಮಾಯಃ ಪ್ರಾಪ್ನೋತಿ |
(aigōnios g166) 25 ಅಹಂ ಯುಷ್ಮಾನತಿಯಥಾರ್ಥಂ ವದಾಮಿ ಯದಾ
ಮೃತಾ ಈಶ್ವರಪುತ್ರಸ್ಯ ನಿನಾದಂ ಶ್ರೋಷ್ಯನ್ನಿ ಯೇ ಚ ಶ್ರೋಷ್ಯನ್ನಿ ತೇ
ಸಜೀವಾ ಭವಿಷ್ಯನ್ನಿ ಸಮಯ ಏತಾದ್ಯಶ ಆಯಾತಿ ವರಮ್
ಇದಾನೀಮಪ್ಯಪತಿಷ್ಯತಿ | 26 ಪಿತಾ ಯಥಾ ಸ್ವಯಂಜೀವೀ ತಥಾ ಪುತ್ರಾಯ
ಸ್ವಯಂಜೀವಿತಾಧಿಕಾರಂ ದತ್ತವಾನ್ | 27 ಸ ಮನುಷ್ಯಪುತ್ರಃ ಏತಸ್ಮಾತ್
ಕಾರಣಾತ್ ಪಿತಾ ದಣ್ಣಕರಣಾಧಿಕಾರಮಪಿ ತಸ್ಮಿನ್ ಸಮರ್ಪಿತವಾನ್ | 28
ಏತದರ್ಥೇ ಯೂಯಮ್ ಅಶ್ಚರ್ಯ್ಯಂ ನ ಮನ್ಯದ್ಧಂ ಯತೋ ಯಸ್ಮಿನ್
ಸಮಯೇ ತಸ್ಯ ನಿನಾದಂ ಶ್ರುತ್ವಾ ಶ್ರುಶಾನಸ್ಥಾಃ ಸರ್ವೇ ಬಹಿರಾಗಮಿಷ್ಯನ್ನಿ
ಸಮಯ ಏತಾದ್ಯಶ ಉಪಸ್ಥಾಸ್ಯತಿ | 29 ತಸ್ಮಾನ್ ಯೇ ಸತ್ಯಮ್ನಾಣಿ
ಕೃತವನ್ತಸ್ತ ಉತ್ಪಾಯ ಆಯಃ ಪ್ರಾಪ್ಸ್ಯನ್ನಿ ಯೇ ಚ ಕುಕರ್ಮಾಣಿ ಕೃತವನ್ತಸ್ತ
ಉತ್ಪಾಯ ದಣ್ಣಂ ಪ್ರಾಪ್ಸ್ಯನ್ನಿ | 30 ಅಹಂ ಸ್ವಯಂ ಕಿಮಪಿ ಕರ್ತುಂ ನ
ಶಕ್ನೋಮಿ ಯಥಾ ಶುಹೋಮಿ ತಥಾ ವಿಚಾರಯಾಮಿ ಮಮ ವಿಚಾರಞ್ಞ
ನ್ಯಾಯಃ ಯತೋಹಂ ಸ್ವೀಯಾಭೀಷ್ಟಂ ನೇಹಿತ್ವಾ ಮತ್ತೈರಯಿತುಃ
ಪಿತುರಿಷ್ಟಮ್ ಈಹೇ | 31 ಯದಿ ಸ್ತಸ್ಮಿನ್ ಸ್ವಯಂ ಸಾಕ್ಷ್ಯಂ ದದಾಮಿ ತರ್ಹಿ
ತತ್ಸಾಕ್ಷಮ್ ಅಗ್ರಾಹ್ಯಂ ಭವತಿ; 32 ಕಿನ್ಮ ಮದರ್ಥೇಽಸರೋ ಜನಃ ಸಾಕ್ಷ್ಯಂ
ದದಾತಿ ಮದರ್ಥೇ ತಸ್ಯ ಯತ್ ಸಾಕ್ಷ್ಯಂ ತತ್ ಸತ್ಯಮ್ ಏತದಪ್ಯಹಂ
ಜಾನಾಮಿ | 33 ಯುಷ್ಮಾದ್ ಯೋರಹಂ ಪ್ರತಿ ಲೋಕೇಷು ಪ್ರೇರಿತೇಷು ಸ
ಸತ್ಯಕಥಾಯಾಂ ಸಾಕ್ಷ್ಯಮದದಾತ್ | 34 ಮಾನುಷಾದಹಂ ಸಾಕ್ಷ್ಯಂ

ನೋಪೇಕ್ಷೇ ತಥಾಪಿ ಯೂಯಂ ಯಥಾ ಪರಿತ್ರಯದ್ಧೇ ತದರ್ಥಮ್ ಇದಂ
ವಾಕ್ಯಂ ವದಾಮಿ | 35 ಯೋಹನ್ ದೇದೀಪ್ಯಮಾನೋ ದೀಪ ಇವ ತೇಜಸ್ವೀ
ಸ್ಥಿತವಾನ್ ಯೂಯಮ್ ಅಲ್ಪಕಾಲಂ ತಸ್ಯ ದೀಪ್ಯಾನನ್ನಿತುಂ
ಸಮಮನ್ಯದ್ಧಂ | 36 ಕಿನ್ಮ ತತ್ರಮಾಣಾದಪಿ ಮಮ ಗುರುತರಂ ಪ್ರಮಾಣಂ
ವಿದ್ಯತೇ ಪಿತಾ ಮಾಂ ಪ್ರೇಷ್ಯ ಯದ್ಯತ್ ಕರ್ಮ ಸಮಾಪಯಿತುಂ
ಶಕ್ತಿಮದದಾತ್ ಮಯಾ ಕೃತಂ ತತ್ತತ್ ಕರ್ಮ ಮದರ್ಥೇ ಪ್ರಮಾಣಂ
ದದಾತಿ | 37 ಯಃ ಪಿತಾ ಮಾಂ ಪ್ರೇರಿತವಾನ್ ಮೋಪಿ ಮದರ್ಥೇ
ಪ್ರಮಾಣಂ ದದಾತಿ | ತಸ್ಯ ವಾಕ್ಯಂ ಯುಷ್ಮಾಭಿಃ ಕದಾಪಿ ನ ಶ್ರುತಂ ತಸ್ಯ
ರೂಪಞ್ಞ ನ ದೃಷ್ಟಂ 38 ತಸ್ಯ ವಾಕ್ಯಞ್ಞ ಯುಷ್ಮಾಕಮ್ ಅನ್ಯಃ ಕದಾಪಿ ಸ್ಥಾನಂ
ನಾಪ್ನೋತಿ ಯತಃ ಸ ಯಂ ಪ್ರೇಷಿತವಾನ್ ಯೂಯಂ ತಸ್ಮಿನ್ ನ
ವಿಶ್ವಸಿಧ | 39 ಧರ್ಮಪುಸ್ತಕಾನಿ ಯೂಯಮ್ ಅಲೋಚಯದ್ಧಂ ತೈ
ವಾರ್ಕೈರನನ್ಯಾಯಃ ಪ್ರಾಪ್ನಾಪ್ಯಮ ಇತಿ ಯೂಯಂ ಬುದ್ಧ್ಯದ್ಧೇ
ತದ್ಧರ್ಮಪುಸ್ತಕಾನಿ ಮದರ್ಥೇ ಪ್ರಮಾಣಂ ದದತಿ | (aigōnios g166) 40
ತಥಾಪಿ ಯೂಯಂ ಪರಮಾಯಃಪ್ರಾಪ್ತಯೇ ಮಮ ಸಂನಿಧಿಮ್ ನ
ಜಿಗಮಿಷಧ | 41 ಅಹಂ ಮಾನುಷೇಭ್ಯಃ ಸತ್ತಾರಂ ನ ಗೃಹ್ಣಾಮಿ | 42
ಅಹಂ ಯುಷ್ಮಾನ್ ಜಾನಾಮಿ; ಯುಷ್ಮಾಕಮನ್ತರ ಈಶ್ವರಪ್ರೇಮ ನಾಸ್ತಿ | 43
ಅಹಂ ನಿಜಪಿತು ನಾರ್ಮಾಗತೋಸ್ತಿ ತಥಾಪಿ ಮಾಂ ನ ಗೃಹ್ಣೀಥ ಕಿನ್ಮ
ಕಶ್ಚಿದ್ ಯದಿ ಸ್ತನಾಮ್ನಾ ಸಮಾಗಮಿಷ್ಯತಿ ತರ್ಹಿ ತಂ ಗ್ರಹೀಷ್ಯಥ | 44
ಯೂಯಮ್ ಈಶ್ವರಾತ್ ಸತ್ತಾರಂ ನ ಚಿಷ್ಟತ್ವಾ ಕೇವಲಂ ಪರಸ್ವರಂ
ಸತ್ತಾರಮ್ ಚೇದ್ ಆದದ್ಧೇ ತರ್ಹಿ ಕಥಂ ವಿಶ್ವಸಿತುಂ ಶಕ್ಯಥ? 45 ಪುತಃ
ಸಮೀಪೇಹಂ ಯುಷ್ಮಾನ್ ಅಪವದಿಷ್ಯಾಮೀತಿ ಮಾ ಚಿನ್ತಯತ ಯಸ್ಮಿನ್,
ಯಸ್ಮಿನ್ ಯುಷ್ಮಾಕಂ ವಿಶ್ವಸಃ ಸವವ ಮೂಸಾ ಯುಷ್ಮಾನ್ ಅಪವದತಿ |
46 ಯದಿ ಯೂಯಂ ತಸ್ಮಿನ್ ವ್ಯಶ್ವಸಿಷ್ಯತ ತರ್ಹಿ ಮಯ್ಯಪಿ ವ್ಯಶ್ವಸಿಷ್ಯತ,
ಯತ್ ಸ ಮಯಿ ಲಿಖಿತವಾನ್ | 47 ತತೋ ಯದಿ ತೇನ ಲಿಖಿತವಾನಿ ನ
ಪ್ರತಿಥ ತರ್ಹಿ ಮಮ ವಾಕ್ಯಾನಿ ಕಥಂ ಪ್ರತ್ಯೇಷ್ಯಥ?

6 ತತಃ ಪರಂ ಯೇಶು ಗಾರ್ಲೀಲ್ ಪ್ರದೇಶೀಯಸ್ಯ
ತಿವಿರಿಯಾನಾಮ್ಯಃ ಸಿನೋಃ ಪಾರಂ ಗತವಾನ್ | 2 ತತೋ
ವ್ಯಾಧಿಮಲ್ಲೋಕಸ್ವಾಸ್ಥ್ಯಕರಣರೂಪಾಣಿ ತಸ್ಯಾಶ್ಚರ್ಯ್ಯಾಣಿ ಕರ್ಮಾಣಿ
ದೃಷ್ಟ್ವಾ ಬಹವೋ ಜನಾಸ್ತತ್ಪಶ್ಚಾದ್ ಅಗಚ್ಛನ್ | 3 ತತೋ ಯೇಶುಃ
ಪರ್ವತಮಾರುಹ್ಯ ತತ್ರ ಶಿಷ್ಯೈಃ ಸಾಕಮ್ | 4 ತಸ್ಮಿನ್ ಸಮಯ
ನಿಸ್ವಾರೋತ್ಸವನಾಮ್ನಿ ಯುಹೂದೀಯಾನಾಮ ಉತ್ಸವ ಉಪಸ್ಥಿತೇ 5
ಯೇಶು ನೇತ್ರೇ ಉತ್ತೋಲ್ಬ ಬಹುಲೋಕಾನ್ ಸ್ವಸಮೀಪಾಗತಾನ್
ವಿಲೋಕ್ಯ ಫಿಲಿಪಂ ಪೃಷ್ಟವಾನ್ ಏತೇಷಾಂ ಭೋಜನಾಯ
ಭೋಜದ್ರವ್ಯಾಣಿ ವಯಂ ಕುತ್ರ ಕ್ರೇತುಂ ಶಕ್ಯಮಃ? 6 ವಾಕ್ಯಮಿದಂ ತಸ್ಯ
ಪರಿಂಕ್ಷಾರ್ಥಮ್ ಅವಾದೀತ್ ಕಿನ್ಮ ಯತ್ ಕರಿಷ್ಯತಿ ತತ್ ಸ್ವಯಮ್
ಅಜಾನಾತ್ | 7 ಫಿಲಿಪಃ ಪ್ರತ್ಯವೋಚತ್ ಏತೇಷಾಮ್ ಏಕೈಕೋ
ಯದ್ಯಲ್ಲಮ್ ಅಲ್ಪಂ ಪ್ರಾಪ್ನೋತಿ ತರ್ಹಿ ಮುದ್ರಾಪಾದದ್ವಿಶತೇನ
ಕ್ರೀತಪೂಪಾ ಅಪಿ ನ್ಯೂನಾ ಭವಿಷ್ಯನ್ನಿ | 8 ಶಿಮೋನ್ ಪಿತರಸ್ಯ ಭ್ರಾತಾ
ಆನ್ವಿಯಾಖ್ಯಃ ಶಿಷ್ಯಾಣಾಮೇಕೋ ವ್ಯಾಹೃತವಾನ್ 9 ಅತ್ರ ಕಸ್ಯಚಿದ್
ಬಾಲಕಸ್ಯ ಸಮೀಪೇ ಪಞ್ಞ ಯಾವಪೂಪಾಃ ಕ್ಷುದ್ರಮತ್ಯದ್ವಯಞ್ಞ ಸನ್ನಿ ಕಿನ್ಮ
ಲೋಕಾನಾಂ ಏತಾವಾತಾಂ ಮದ್ದೇ ತೈಃ ಕಿಂ ಭವಿಷ್ಯತಿ? 10 ಪಶ್ಚಾದ್
ಯೇಶುರವದದತ್ ಲೋಕಾನುಪವೇಶಯತ ತತ್ರ ಬಹುಯವಸಸತ್ತಾತ್

ಪಞ್ಚಸಹಸ್ರೈರ್ಭೋ ನೂನಾ ಅಧಿಕಾ ವಾ ಪುರುಷಾ ಭೂಮ್ಯಾಮ್
 ಉಪಾವಿಶನ್ | 11 ತತೋ ಯೀಶುಸ್ತಾನ್ ಪೂಪಾನಾದಾಯ ಈಶ್ವರಸ್ಯ
 ಗುಣಾನ್ ಕೀರ್ತಯಿತ್ವಾ ಶಿಷ್ಯೇಷು ಸಮಾರ್ಪಯತ್ ತತಸ್ತೇ ತೇಭ್ಯ
 ಉಪವಿಷ್ವಲೋಕೇಭ್ಯಃ ಪೂಪಾನ್ ಯಥೇಷ್ಟಮತ್ಯುಚ್ಚ ಪ್ರಾದುಃ | 12 ತೇಷು
 ತ್ಯುಪೇಷು ಸ ತಾನವೋಚದ್ ಏತೇಷಾಂ ಕಿಚ್ಛಿದಪಿ ಯಥಾ ನಾಪಚೇಯತೇ
 ತಥಾ ಸರ್ವಾಣ್ಯವಶಿಷ್ಣಾನಿ ಸಂಗೃಹ್ಣೀತ | 13 ತತಃ ಸರ್ವೇಷಾಂ
 ಭೋಜನಾತ್ ಪರಂ ತೇ ತೇಷಾಂ ಪಞ್ಚಾನಾಂ ಯಾವಪೂಪಾನಾಂ
 ಅವಶಿಷ್ಣನ್ಯಲಿಲಾನಿ ಸಂಗೃಹ್ಯ ದ್ವಾದಶಲಕ್ಷಾನ್ ಅಪೂರಯನ್ | 14
 ಅಪರಂ ಯೀಶೋರೇತಾದ್ಯತೀಮ್ ಅಶ್ಚರ್ಯಕ್ರಿಯಾಂ ದೃಷ್ಟ್ವಾ ಲೋಕಾ
 ಮಿಥೋ ವಕ್ತುಮಾರೇಭಿರೇ ಜಗತಿ ಯಸ್ಯಾಗಮನಂ ಭವಿಷ್ಯತಿ ಸ
 ಏವಾಯಮ್ ಅವಶ್ಯಂ ಭವಿಷ್ಯದ್ವಕ್ತಾ | 15 ಅತಃ ಏವ ಲೋಕಾ ಆಗತ್ಯ
 ತಮಾಕೃತ್ಯ ರಾಜಾನಂ ಕರಿಷ್ಯನ್ತಿ ಯೀಶುಸೇಷಾಮ್ ಈದೃಶಂ ಮಾನಸಂ
 ವಿಜ್ಞಾಯ ಪುನಶ್ಚ ಪರ್ವತಮ್ ಏಕಾಕೀ ಗತವಾನ್ | 16 ಸಾಯಂಕಾಲ
 ಉಪಸ್ಥಿತೇ ಶಿಷ್ಯಾ ಜಲಧಿತಟಂ ವಜಿತ್ವಾ ನಾವಮಾರುಹ್ಯ ನಗರದಿಶಿ ಸಿನ್ಧಿ
 ವಾಹಯಿತ್ವಾಗಮನ್ | 17 ತಸ್ಮಿನ್ ಸಮಯೇ ತಿಮಿರ ಉಪಾತಿಷ್ಯತ್ ಕಿನ್ನು
 ಯೀಷುಸೇಷಾಂ ಸಮೀಪಂ ನಾಗಚ್ಛತ್ | 18 ತದಾ ಪ್ರಬಲಪವನವಹನಾತ್
 ಸಾಗರೇ ಮಹಾತರಜ್ಜೀ ಭವಿತುಮ್ ಆರೇಭೇ | 19 ತತಸ್ತೇ ವಾಹಯಿತ್ವಾ
 ದ್ವಿತ್ರಾನ್ ಕೋಶಾನ್ ಗತಾಃ ಪಶ್ಚಾದ್ ಯೀಶುಂ ಜಲಧೇಠುಪರಿ ಪದ್ಧಾಂ
 ವ್ರಜನ್ತಂ ನೌಕಾನಿಕಮ್ ಆಗಚ್ಛನ್ತಂ ವಿಲೋಕ್ಯ ತ್ರಾಸಯುಕ್ತಾ ಅಭವನ್ 20
 ಕಿನ್ನು ಸ ತಾನುಕ್ತವಾನ್ ಅಯಮಹಂ ಮಾ ಭೈಷ್ಠ | 21 ತದಾ ತೇ ತಂ
 ಸ್ವೈರಂ ನಾವಿ ಗೃಹೀತವನ್ತಃ ತದಾ ತತ್ಪಣಾದ್ ಉದಿಷ್ಟಸ್ಥಾನೇ
 ನೌರುಪಾಸ್ಥಾತ್ | 22 ಯಯಾ ನಾವಾ ಶಿಷ್ಯಾ ಅಗಚ್ಛನ್ ತದನ್ಯಾ ಕಾಪಿ
 ನೌಕಾ ತಸ್ಮಿನ್ ಸ್ಥಾನೇ ನಾಸೀತ್ ತತೋ ಯೀಶುಃ ಶಿಷ್ಯೈಃ ಸಾಕಂ
 ನಾಗಮತ್ ಕೇವಲಾಃ ಶಿಷ್ಯಾ ಅಗಮನ್ ಏತತ್ ಪಾರಸ್ಥಾ ಲೋಕಾ
 ಜ್ಞಾತವನ್ತಃ | 23 ಕಿನ್ನು ತತಃ ಪರಂ ಪ್ರಭು ಯತ್ರ ಈಶ್ವರಸ್ಯ ಗುಣಾನ್
 ಅನುಕೀರ್ತೃ ಲೋಕಾನ್ ಪೂಪಾನ್ ಅಭೋಜಯತ್ ತತ್ಪಾನ್ಯಸ್ಯ
 ಸಮೀಪಸ್ಥಿತಿವಿರಿಯಾಯಾ ಅಪರಾಸ್ಪರಣಯ ಆಗಮನ್ | 24 ಯೀಶುಸ್ತತ್ರ
 ನಾಸ್ತಿ ಶಿಷ್ಯಾ ಅಪಿ ತತ್ರ ನಾ ಸನ್ತಿ ಲೋಕಾ ಇತಿ ವಿಜ್ಞಾಯ ಯೀಶುಂ
 ಗವೇಷಯಿತುಂ ತರಣಿಭಿಃ ಕರ್ಪನಾಹೂಮ್ ಪುರಂ ಗತಾಃ | 25
 ತತಸ್ತೇ ಸರಿತ್ವತೇಃ ಪಾರೇ ತಂ ಸಾಕ್ಷಾತ್ ಪ್ರಾಪ್ಯ ಪ್ರಾವೋಚನ್
 ಹೇ ಗುರೋ ಭವಾನ್ ಅತ್ರ ಸ್ಥಾನೇ ಕದಾಗಮತ್? 26 ತದಾ
 ಯೀಶುಸ್ತಾನ್ ಪ್ರತ್ಯವಾದಿದ್ ಯುಷ್ಮಾನಹಂ ಯಥಾರ್ಥತರಂ ವದಾಮಿ
 ಅಶ್ಚರ್ಯಕರ್ಮದರ್ಶನಾದ್ಧೇತೋ ನ ಕಿನ್ನು ಪೂಪಭೋಜನಾತ್ ತೇನ
 ತ್ಯುಪ್ರತ್ಯಾಚ್ಚ ಮಾಂ ಗವೇಷಯಧ | 27 ಕ್ಷಯಣೀಯಭಕ್ತಾರ್ಥಂ ಮಾ
 ಶ್ರಾಮಿಷ್ಯ ಕಿನ್ತನ್ಯಾಯಾರ್ಭಕ್ತಾರ್ಥಂ ಶ್ರಾಮ್ಯತ, ತಸ್ಮಾತ್ ತಾದೃಶಂ ಭಕ್ತಂ
 ಮನುಜಪುತ್ರೋ ಯುಷ್ಮಾಭ್ಯಂ ದಾಸ್ಯತಿ; ತಸ್ಮಿನ್ ತಾತ್ ಈಶ್ವರಃ ಪ್ರಮಾಣಂ
 ಪ್ರಾದಾತ್ | (aiōnios g166) 28 ತದಾ ತೇಽಪ್ಯಚ್ಛನ್ ಈಶ್ವರಾಭಿಮತಂ
 ಕರ್ಮ ಕರ್ತುಮ್ ಅಸ್ಮಾಭಿಃ ಕಿಂ ಕರ್ತವ್ಯಂ? 29 ತತೋ ಯೀಶುರವದದ್
 ಈಶ್ವರೋ ಯಂ ಪ್ರೈರಯತ್ ತಸ್ಮಿನ್ ವಿಶ್ವಸನಮ್ ಈಶ್ವರಾಭಿಮತಂ
 ಕರ್ಮ | 30 ತದಾ ತೇ ವ್ಯಾಹರನ್ ಭವತಾ ಕಿಂ ಲಕ್ಷಣಂ ದರ್ಶಿತಂ
 ಯದ್ಧೃಷ್ಟ್ವಾ ಭವತಿ ವಿಶ್ವಸಿಷ್ಯಾಮಃ? ತ್ವಯಾ ಕಿಂ ಕರ್ಮ ಕೃತಂ?
 31 ಅಸ್ಮಾಕಂ ಪೂರ್ವಪುರುಷಾ ಮಹಾಪ್ರಾನ್ತರೇ ಮಾನ್ವಾಂ
 ಭೋಕ್ತುಂ ಪ್ರಾಪುಃ ಯಥಾ ಲಿಪಿರಾಸೇ | ಸ್ವರ್ಗೀಯಾಣಿ ತು ಭಕ್ತಾಣಿ

ಪ್ರದದೌ ಪರಮೇಶ್ವರಃ | 32 ತದಾ ಯೀಶುರವದದ್ ಅಹಂ
 ಯುಷ್ಮಾನತಿಯಥಾರ್ಥಂ ವದಾಮಿ ಮೂಸಾ ಯುಷ್ಮಾಭ್ಯಂ ಸ್ವರ್ಗೀಯಂ
 ಭಕ್ತಂ ನಾದಾತ್ ಕಿನ್ನು ಮಮ ಪಿತಾ ಯುಷ್ಮಾಭ್ಯಂ ಸ್ವರ್ಗೀಯಂ ಪರಮಂ
 ಭಕ್ತಂ ದದಾತಿ | 33 ಯಃ ಸ್ವರ್ಗದವರುಹ್ಯ ಜಗತೇ ಜೀವನಂ ದದಾತಿ ಸ
 ಈಶ್ವರದತ್ತಭಕ್ತರೂಪಃ | 34 ತದಾ ತೇ ಪ್ರಾವೋಚನ್ ಹೇ ಪ್ರಭೋ
 ಭಕ್ತಮಿದಂ ನಿತ್ಯಮಸ್ಯಭ್ಯಂ ದದಾತು | 35 ಯೀಶುರವದದ್ ಅಹಮೇವ
 ಜೀವನರೂಪಂ ಭಕ್ತಂ ಯೋ ಜನೋ ಮಮ ಸನ್ನಿಧಿಮ್ ಆಗಚ್ಛತಿ ಸ
 ಜಾತು ಕ್ಷುಧಾತ್ನೋ ನ ಭವಿಷ್ಯತಿ, ತಥಾ ಯೋ ಜನೋ ಮಾಂ ಪ್ರತ್ಯೇತಿ ಸ
 ಜಾತು ತ್ಯುಷ್ಮಾತ್ನೋ ನ ಭವಿಷ್ಯತಿ | 36 ಮಾಂ ದೃಷ್ಟ್ವಾಪಿ ಯೂಯಂ ನ
 ವಿಶ್ವಸಿಧ ಯುಷ್ಮಾನಹಮ್ ಇತ್ಯಪೋಚಂ | 37 ಪಿತಾ ಮಹ್ಯಂ ಯಾವತೋ
 ಲೋಕಾನದದಾತ್ ತೇ ಸರ್ವ ಏವ ಮಮಾನ್ವಿಕಮ್ ಆಗಮಿಷ್ಯನ್ತಿ ಯಃ
 ಕಶ್ಚಿಚ್ಛ ಮಮ ಸನ್ನಿಧಿಮ್ ಆಯಾಸ್ಯತಿ ತಂ ಕೇನಾಪಿ ಪ್ರಕಾರೇಣ ನ
 ದೂರೀಕರಿಷ್ಯಾಮಿ | 38 ನಿಜಾಭಿಮತಂ ಸಾಧಯಿತುಂ ನ ಹಿ ಕಿನ್ನು
 ಪ್ರೇರಯಿತುರಭಿಮತಂ ಸಾಧಯಿತುಂ ಸ್ವರ್ಗಾದ್ ಆಗತೋಸ್ಮಿ | 39 ಸ
 ಯಾನ್ ಯಾನ್ ಲೋಕಾನ್ ಮಹ್ಯಮದದಾತ್ ತೇಷಾಮೇಕಮಪಿ ನ
 ಹಾರಯಿತ್ವಾ ಶೇಷದಿನೇ ಸರ್ವಾನಹಮ್ ಉತ್ಪಾಪಯಾಮಿ ಇದಂ
 ಮತ್ಪ್ರೇರಯಿತುಃ ಪಿತುರಭಿಮತಂ | 40 ಯಃ ಕಶ್ಚಿನ್ ಮಾನವಸುತಂ
 ವಿಲೋಕ್ಯ ವಿಶ್ವಸಿತಿ ಸ ಶೇಷದಿನೇ ಮಯೋತ್ಪಾಪಿತಃ ಸನ್ ಅನನ್ಯಾಯಃ
 ಪ್ರಾಪ್ಯತಿ ಇತಿ ಮತ್ಪ್ರೇರಕಸ್ಯಾಭಿಮತಂ | (aiōnios g166) 41 ತದಾ
 ಸ್ವರ್ಗಾದ್ ಯದ್ ಭಕ್ತಮ್ ಅವಾರೋಹತ್ ತದ್ ಭಕ್ತಮ್
 ಅಹಮೇವ ಯಿಹೂದೀಯಲೋಕಾಸ್ಸಸ್ಯೈತದ್ ವಾಕ್ಯೇ ವಿವದಮಾನಾ
 ವಕ್ತುಮಾರೇಭಿರೇ 42 ಯೂಷಫಃ ಪುತ್ರೋ ಯೀಶು ಯಸ್ಯ
 ಮಾತಾಪಿತರೌ ವಯಂ ಜಾನೀಮ ಏಷ ಕಿಂ ಸಏವ ನ? ತರ್ಹಿ ಸ್ವರ್ಗಾದ್
 ಅವಾರೋಹಮ್ ಇತಿ ವಾಕ್ಯಂ ಕಥಂ ವಕ್ತಿ? 43 ತದಾ ಯೀಶುಸ್ತಾನ್
 ಪ್ರತ್ಯವದತ್ ಪರಸ್ಪರಂ ಮಾ ವಿವದದ್ಧಂ 44 ಮತ್ಪ್ರೇರಕೇಣ ಪಿತಾ ನಾಕೃಷ್ಯಃ
 ಕೋಪಿ ಜನೋ ಮಮಾನ್ವಿಕಮ್ ಆಯಾತುಂ ನ ಶಕ್ನೋತಿ ಕಿನ್ತ್ವಾಗತಂ
 ಜನಂ ಚರಮೇಽಙ್ಕಿ ಪ್ರೋತ್ಪಾಪಯಿಷ್ಯಾಮಿ | 45 ತೇ ಸರ್ವ ಈಶ್ವರೇಣ
 ಪಿಶಿತಾ ಭವಿಷ್ಯನ್ತಿ ಭವಿಷ್ಯದ್ವಾದಿನಾಂ ಗ್ರನ್ಥೇಷು ಲಿಪಿರಿತ್ಯಮಾಸೇ ಅತೋ
 ಯಃ ಕಶ್ಚಿತ್ ಪಿತಃ ಸಕಾಶಾತ್ ಶ್ರುತ್ವಾ ಶಿಕ್ಷತೇ ಸ ಏವ ಮಮ ಸಮೀಪಮ್
 ಆಗಮಿಷ್ಯತಿ | 46 ಯ ಈಶ್ವರಾದ್ ಅಜಾಯತ ತಂ ವಿನಾ ಕೋಪಿ
 ಮನುಷ್ಯೋ ಜನಕಂ ನಾದರ್ಶತ್ ಕೇವಲಃ ಸಏವ ತಾತಮ್ ಅದ್ರಾಕ್ಷೀತ್ |
 47 ಅಹಂ ಯುಷ್ಮಾನ್ ಯಥಾರ್ಥತರಂ ವದಾಮಿ ಯೋ ಜನೋ ಮಯಿ
 ವಿಶ್ವಾಸಂ ಕರೋತಿ ಸೋನನ್ಯಾಯಃ ಪ್ರಾಪ್ನೋತಿ | (aiōnios g166) 48
 ಅಹಮೇವ ತಜ್ಜೀವನಭಕ್ತಂ | 49 ಯುಷ್ಮಾಕಂ ಪೂರ್ವಪುರುಷಾ
 ಮಹಾಪ್ರಾನ್ತರೇ ಮನುಭಕ್ತಂ ಭೂಕ್ತಾಪಿ ಮೃತಾಃ 50 ಕಿನ್ನು ಯದ್ಭಕ್ತಂ
 ಸ್ವರ್ಗದಾಗಚ್ಛತ್ ತದ್ ಯದಿ ಕಶ್ಚಿದ್ ಭುಜ್ಞೋತೇ ತರ್ಹಿ ಸ ನ ಮಿಯತೇ |
 51 ಯಜ್ಜೀವನಭಕ್ತಂ ಸ್ವರ್ಗದಾಗಚ್ಛತ್ ಸೋಹಮೇವ ಇದಂ ಭಕ್ತಂ ಯೋ
 ಜನೋ ಭುಜ್ಞೋತೇ ಸ ನಿತ್ಯಜೀವೀ ಭವಿಷ್ಯತಿ | ಪುನಶ್ಚ ಜಗತೋ
 ಜೀವನಾರ್ಥಮಹಂ ಯತ್ ಸ್ವಕೀಯಪಿಶಿತಂ ದಾಸ್ಯಾಮಿ ತದೇವ ಮಯಾ
 ವಿತರಿತಂ ಭಕ್ತಮ್ | (aiōn g165) 52 ತಸ್ಮಾದ್ ಯಿಹೂದೀಯಾಃ ಪರಸ್ಪರಂ
 ವಿವದಮಾನಾ ವಕ್ತುಮಾರೇಭಿರೇ ಏಷ ಭೋಜನಾರ್ಥಂ ಸ್ವೀಯಂ
 ಪಲಲಂ ಕಥಮ್ ಅಸ್ಯಭ್ಯಂ ದಾಸ್ಯತಿ? 53 ತದಾ ಯೀಶುಸ್ತಾನ್ ಆವೋಚದ್
 ಯುಷ್ಮಾನಹಂ ಯಥಾರ್ಥತರಂ ವದಾಮಿ ಮನುಷ್ಯಪುತ್ರಸ್ಯಾಮಿಷೇ

ಯುಷ್ಣಾಭಿ ನ೯ ಭುಕ್ತೇ ತಸ್ಯ ರುದ್ರಿರೇ ಚ ನ ಪೀತೇ ಜೀವನೇನ ಸಾರ್ಧಂ
ಯುಷ್ಣಾಕಂ ಸಮ್ಯನ್ಯೋ ನಾಸ್ತಿ | 54 ಯೋ ಮಮಾಮಿಷಂ ಸ್ವಾದತಿ ಮಮ
ಸುಧಿರಘು ಪಿವತಿ ಸೋನನ್ಯಾಯುಃ ಪ್ರಾಪ್ನೋತಿ ತತಃ ಶೇಷೇಽಪ್ಪಿ ತಮಹಮ್
ಉತ್ಪಾಪಯಿಷ್ಯಾಮಿ | (aiṅnios g166) 55 ಯತೋ ಮದೀಯಮಾಮಿಷಂ
ಪರಮಂ ಭಕ್ಷಂ ತಥಾ ಮದೀಯಂ ಶೋಣಿತಂ ಪರಮಂ ಪೇಯಂ | 56
ಯೋ ಜನೋ ಮದೀಯಂ ಪಲಲಂ ಸ್ವಾದತಿ ಮದೀಯಂ ರುಧಿರಘು ಪಿವತಿ
ಸ ಮಯಿ ವಸತಿ ತಸ್ಮಿನ್ನಹಘು ವಸಾಮಿ | 57 ಮತ್ತೈರಯಿತ್ರಾ ಜೀವತಾ
ತಾತೇನ ಯಥಾಹಂ ಜೀವಾಮಿ ತದ್ವದ್ ಯಃ ಕಶ್ಚಿನ್ ಮಾಮತ್ತಿ ಸೋಪಿ
ಮಯಾ ಜೀವಿಷ್ಯತಿ | 58 ಯದ್ಭಕ್ಷಂ ಸ್ವರ್ಗಾದಾಗಚ್ಛತ್ ತದಿದಂ
ಯನ್ಯಾನ್ಯಾಂ ಸ್ಯಾದಿತ್ಯಾ ಯುಷ್ಣಾಕಂ ಪಿತರೋಽಪ್ಯಯನ್ತ ತಾದೃಶಮ್
ಇದಂ ಭಕ್ಷಂ ನ ಭವತಿ ಇದಂ ಭಕ್ಷಂ ಯೋ ಭಕ್ಷತಿ ಸ ನಿತ್ಯಂ ಜೀವಿಷ್ಯತಿ |
(aiṅn g165) 59 ಯದಾ ಕಫುರ್ನಾಹೂಮ್ ಪುರ್ಯ್ಯಾಂ ಭಜನಗೇಹೇ
ಉಪಾದಿಶತ್ ತದಾ ಕಥಾ ಏತಾ ಅಕಥಯತ್ | 60 ತದೇತ್ಯಂ ಶ್ರುತ್ವಾ ತಸ್ಯ
ಶಿಷ್ಯಾಣಾಮ್ ಅನೇಕೇ ಪರಸ್ಪರಮ್ ಅಕಥಯನ್ ಇದಂ ಗಾಢಂ ವಾಕ್ಯಂ
ವಾಕ್ಯಮೀದೃಶಂ ಕಃ ಶ್ರೋತುಂ ಶಕ್ಯುರಾತ್? | 61 ಕಿನ್ತು ಯೀಶುಃ
ಶಿಷ್ಯಾಣಾಮ್ ಇತ್ಯಂ ವಿವಾದಂ ಸ್ವಚಿತ್ತೇ ವಿಜ್ಞಾಯ ಕಥಿತವಾನ್ ಇದಂ
ವಾಕ್ಯಂ ಕಿಂ ಯುಷ್ಣಾಕಂ ವಿಘ್ನಂ ಜನಯತಿ? | 62 ಯದಿ ಮನುಜಸುತಂ
ಪೂರ್ವವಾಸಸ್ಥಾನಮ್ ಲೂರ್ಧ್ವಂ ಗಚ್ಛಂತಂ ಪಶ್ಯಥ ತರ್ಹಿ ಕಿಂ ಭವಿಷ್ಯತಿ?
63 ಅತ್ಮೈವ ಜೀವನದಾಯಕಃ ವಪು ನಿರ್ಘ್ನಲಂ ಯುಷ್ಮಭ್ಯಮಹಂ ಯಾನಿ
ವಚಾಂಸಿ ಕಥಯಾಮಿ ತಾನ್ಯಾತ್ಯಾ ಜೀವನಘ್ನ | 64 ಕಿನ್ತು ಯುಷ್ಣಾಕಂ
ಮದ್ಯೇ ಕೇಚನ ಅಬಿಶ್ಚಾನಿಸಃ ಸನ್ಯಿ ಕೇ ಕೇ ನ ವಿಶ್ವಸನ್ಯಿ ಕೋ ವಾ ತಂ
ಪರಕರೇಷು ಸಮರ್ಪಯಿಷ್ಯತಿ ತಾನ್ ಯೀಶುರಾಪ್ರಥಮಾದ್ ವೇತ್ತಿ | 65
ಅಪರಮಪಿ ಕಥಿತವಾನ್ ಅಸ್ಮಾತ್ ಕಾರಣಾದ್ ಅಕಥಯಂ ಪಿತುಃ
ಸಕಾಶಾತ್ ಶಕ್ತಿಮಪ್ರಾಪ್ಯ ಕೋಪಿ ಮಮಾನುಕಮ್ ಆಗನ್ತುಂ ನ ಶಕ್ನೋತಿ |
66 ತತ್ಕಾಲೇಽನೇಕೇ ಶಿಷ್ಯಾ ವ್ಯಾಘಟ್ಟ್ಯ ತೇನ ಸಾರ್ಧಂ ಪುನ ನಾಗಚ್ಛನ್ |
67 ತದಾ ಯೀಶು ದ್ವಾರದಶಶಿಷ್ಯಾನ್ ಉಕ್ತವಾನ್ ಯೂಯಮಪಿ
ಕಿಂ ಯಾಸ್ಯಥ? | 68 ತತಃ ಶಿಮೋನ್ ಪಿತರಃ ಪ್ರತ್ಯವೋಚತ್
ಹೇ ಪ್ರಭೋ ಕಸ್ಯಾಭ್ಯರ್ಣಂ ಗಮಿಷ್ಯಾಮಃ? (aiṅnios g166) 69
ಅನನ್ತಜೀವನದಾಯಿನ್ಯೋ ಯಾಃ ಕಥಾಸ್ತಾಶ್ವವೈವ | ಭವಾನ್
ಅಮರೇಶ್ವರಸ್ಯಾಭಿಷಿಕ್ತೃಪುತ್ರ ಇತಿ ವಿಶ್ವಸ್ಯ ನಿಶ್ಚಿತಂ ಜಾನೀಮಃ | 70
ತದಾ ಯೀಶುರವದತ್ ಕಿಮಹಂ ಯುಷ್ಣಾಕಂ ದ್ವಾದಶಜನಾನ್
ಮನೋನೀತಾನ್ ನ ಕೃತವಾನ್? ಕಿನ್ತು ಯುಷ್ಣಾಕಂ ಮದ್ಯೇಪಿ ಕಶ್ಚಿದೇಕೋ
ವಿಘ್ನಕಾರೀ ವಿದ್ಯತೇ | 71 ಇವಾಂ ಕಥಂ ಸ ಶಿಮೋನಃ ಪುತ್ರಮ್
ಈಷ್ಯದೀಯೋತೀಯಂ ಯಿಹೂದಾಮ್ ಉದ್ವಿಶ್ಯ ಕಥಿತವಾನ್ ಯತೋ
ದ್ವಾದಶಾನಾಂ ಮದ್ಯೇ ಗಣಿತಃ ಸ ತಂ ಪರಕರೇಷು ಸಮರ್ಪಯಿಷ್ಯತಿ |

7 ತತಃ ಪರಂ ಯಿಹೂದೀಯಲೋಕಾಸ್ತಂ ಹನ್ತುಂ ಸಮೈಹನ್ತ ತಸ್ಮಾದ್
ಯೀಶು ಯಿರ್ಹೂದಾಪ್ರದೇಶೇ ಪರ್ಯ್ಯಟಿತುಂ ನೇಚ್ಛನ್ ಗಾಲೀಲ್
ಪ್ರದೇಶೇ ಪರ್ಯ್ಯಟಿತುಂ ಪ್ರಾರಭತ್ | 2 ಕಿನ್ತು ತಸ್ಮಿನ್ ಸಮಯೇ
ಯಿಹೂದೀಯಾನಾಂ ದೂಷ್ಯವಾಸನಾಮೋತ್ಪವ ಉಪಸ್ಥಿತೇ 3 ತಸ್ಯ
ಭ್ರಾತರಸ್ತಮ್ ಅವದನ್ ಯಾನಿ ಕರ್ಮಾಣಿ ತ್ವಯಾ ಕ್ರಿಯನ್ತೇ ತಾನಿ ಯಥಾ
ತವ ಶಿಷ್ಯಾಃ ಪಶ್ಯನ್ತಿ ತದರ್ಥಂ ತ್ವಯಿತಃ ಸ್ಥಾನಾದ್ ಯಿಹೂದೀಯದೇಶಂ
ವ್ರಜ | 4 ಯಃ ಕಶ್ಚಿತ್ ಸ್ವಯಂ ಪ್ರಚಿಕಾಶಿಷ್ಯತಿ ಸ ಕದಾಪಿ ಗುಪ್ತಂ

ಕರ್ಮ ನ ಕರೋತಿ ಯದೀದೃಶಂ ಕರ್ಮ ಕರೋಷಿ ತರ್ಹಿ ಜಗತಿ ನಿಜಂ
ಪರಿಚಾಯಯ | 5 ಯತಸ್ಯನ್ಯ ಭ್ರಾತರೋಪಿ ತಂ ನ ವಿಶ್ವಸನ್ಯಿ | 6 ತದಾ
ಯೀಶುಸ್ಯಾನ್ ಅವೋಚತ್ ಮಮ ಸಮಯ ಇದಾನೀಂ ನೋಪತಿಷ್ಯತಿ
ಕಿನ್ತು ಯುಷ್ಣಾಕಂ ಸಮಯಃ ಸತತಮ್ ಉಪತಿಷ್ಯತಿ | 7 ಜಗತೋ ಲೋಕಾ
ಯುಷ್ಣಾನ್ ಋತೀಯತುಂ ನ ಶಕ್ಯವನ್ಯಿ ಕಿನ್ತು ಮಾಮೇವ ಋತೀಯನ್ತೇ
ಯತಸ್ತೇಷಾಂ ಕರ್ಮಾಣಿ ದುಷ್ಯಾನ್ತಿ ತತ್ರ ಸಾಕ್ಷ್ಯಮಿದಮ್ ಅಹಂ ದದಾಮಿ |
8 ಅತಃಪವ ಯೂಯಮ್ ಉತ್ಪವೇಽಸ್ಮಿನ್ ಯಾತ ನಾಹಮ್ ಇದಾನೀಮ್
ಅಸ್ಮಿನ್ನತ್ಪವೇ ಯಾಮಿ ಯತೋ ಮಮ ಸಮಯ ಇದಾನೀಂ ನ
ಸಮ್ಪೂರ್ಣಃ | 9 ಇತಿ ವಾಕ್ಯಮ್ ಉಕ್ತ್ವಾ ಸ ಗಾಲೀಲಿ ಸ್ಥಿತವಾನ್ 10
ಕಿನ್ತು ತಸ್ಯ ಭ್ರಾತೃಷು ತತ್ರ ಪ್ರಸ್ಥಿತೇಷು ಸತ್ಯ ಸೋಽಪ್ಯಕಟ ಉತ್ಪವಮ್
ಅಗಚ್ಛತ್ | 11 ಅನನ್ತರಮ್ ಉತ್ಪವಮ್ ಉಪಸ್ಥಿತಾ ಯಿಹೂದೀಯಾಸ್ತಂ
ಮೃಗಯಿತ್ವಾಪ್ಯಚ್ಛನ್ ಸ ಕುತ್ರ? 12 ತತೋ ಲೋಕಾನಾಂ ಮದ್ಯೇ ತಸ್ಮಿನ್
ನಾನಾವಿಧಾ ವಿವಾದಾ ಭವಿತುಮ್ ಆರಬ್ಧವನ್ಯ | ಕೇಚಿದ್ ಅವೋಚನ್ ಸ
ಉತ್ಪಮಃ ಪುರುಷಃ ಕೇಚಿದ್ ಅವೋಚನ್ ನ ತಥಾ ವರಂ ಲೋಕಾನಾಂ
ಭ್ರಮಂ ಜನಯತಿ | 13 ಕಿನ್ತು ಯಿಹೂದೀಯಾನಾಂ ಭಯಾತ್ ಕೋಪಿ ತಸ್ಯ
ಪಕ್ಷೇ ಸ್ವಷ್ಟಂ ನಾಕಥಯತ್ | 14 ತತಃ ಪರಮ್ ಉತ್ಪವಸ್ಯ ಮಧ್ಯಸಮಯೇ
ಯೀಶು ಮರ್ನಿರಂ ಗತ್ವಾ ಸಮುಪದಿಶತಿ ಸ್ಥ | 15 ತತೋ ಯಿಹೂದೀಯಾ
ಲೋಕಾ ಆಶ್ಚರ್ಯ್ಯಂ ಜ್ಞಾತ್ವಾಕಥಯನ್ ಏಷಾ ಮಾನುಷೋ ನಾಧೀತ್ಯಾ
ಕಥಮ್ ಏತಾದ್ಯಶೋ ವಿದ್ವಾನ್ಭೂತ್? 16 ತದಾ ಯೀಶುಃ ಪ್ರತ್ಯವೋಚದ್
ಉಪದೇಶೋಯಂ ನ ಮಮ ಕಿನ್ತು ಯೋ ಮಾಂ ಪ್ರೇಷಿತವಾನ್ ತಸ್ಯ | 17
ಯೋ ಜನೋ ನಿರ್ದೇಶಂ ತಸ್ಯ ಗ್ರಹೀಷ್ಯತಿ ಮಮೋಪದೇಶೋ ಮತ್ತೋ
ಭವತಿ ಕಿಮ್ ಈಶ್ವರಾದ್ ಭವತಿ ಸ ಗನಸ್ತಜ್ಞಾತುಂ ಶಕ್ಯತಿ | 18 ಯೋ ಜನಃ
ಸ್ವತಃ ಕಥಯತಿ ಸ ಸ್ವೀಯಂ ಗೌರವಮ್ ಈಹತೇ ಕಿನ್ತು ಯಃ ಪ್ರೇರಯಿತು
ಗೌರವಮ್ ಈಹತೇ ಸ ಸತ್ಯವಾದೀ ತಸ್ಮಿನ್ ಕೋಷ್ಯದಮೋ ನಾಸ್ತಿ | 19
ಮೂಸಾ ಯುಷ್ಮಭ್ಯಂ ವ್ಯವಸ್ಥಾಗ್ರಂಥಂ ಕಿಂ ನಾದದಾತ್? ಕಿನ್ತು ಯುಷ್ಣಾಕಂ
ಕೋಪಿ ತಾಂ ವ್ಯವಸ್ಥಾಂ ನ ಸಮಾಚರತಿ | ಮಾಂ ಹನ್ತುಂ ಕುತೋ ಯತಧ್ವೇ?
20 ತದಾ ಲೋಕಾ ಅವದನ್ ತ್ವಂ ಭೂತಗ್ರಸ್ತಾಂ ಹನ್ತುಂ ಕೋ ಯತತೇ?
21 ತತೋ ಯೀಶುರವೋಚದ್ ಏಕಂ ಕರ್ಮ ಮಯಾಕಾರಿ ತಸ್ಮಾದ್
ಯೂಯಂ ಸರ್ವ ಮಹಾಶ್ಚರ್ಯ್ಯಂ ಮನ್ಯಧ್ವೇ | 22 ಮೂಸಾ ಯುಷ್ಮಭ್ಯಂ
ತ್ವಕ್ಷೇದವಿಧಿಂ ಪ್ರದದೌ ಸ ಮೂಸಾತೋ ನ ಜಾತಃ ಕಿನ್ತು ಪಿತ್ರಪುರುಷೇಭ್ಯೋ
ಜಾತಃ ತೇನ ವಿಶ್ರಾಮವಾರೇಽಪಿ ಮಾನುಷಾಣಾಂ ತ್ವಕ್ಷೇದಂ ಕುರುಥ |
23 ಅತಃಪವ ವಿಶ್ರಾಮವಾರೇ ಮನುಷ್ಯಾಣಾಂ ತ್ವಕ್ಷೇದೇ ಕೃತೇ ಯದಿ
ಮೂಸಾವ್ಯವಸ್ಥಾಮಜ್ಞನಂ ನ ಭವತಿ ತರ್ಹಿ ಮಯಾ ವಿಶ್ರಾಮವಾರೇ
ಮಾನುಷಃ ಸಮ್ಪೂರ್ಣರೂಪೇಣ ಸ್ವಸ್ಥೋಽಕಾರಿ ತತ್ಕಾರಣಾದ್ ಯೂಯಂ
ಕಿಂ ಮಹ್ಯಂ ಕುಪ್ಯಥ? 24 ಸಪಕ್ಷಜಾತಂ ವಿಚಾರಮಕ್ಯತ್ವಾ ನ್ಯಾಯ್ಯಂ
ವಿಚಾರಂ ಕುರುತ | 25 ತದಾ ಯಿರೂಶಾಲಮ್ ನಿವಾಸಿನಃ ಕತಿಪಯುಜನಾ
ಅಕಥಯನ್ ಇಮೇ ಯಂ ಹನ್ತುಂ ಚೇಷ್ಟನ್ತೇ ಸ ಏವಾಯಂ ಕಿಂ ನ? 26 ಕಿನ್ತು
ಪಶ್ಯತ ನಿರ್ಭಯಃ ಸನ್ ಕಥಾಂ ಕಥಯತಿ ತಥಾಪಿ ಕಿಮಪಿ ಅ ವದನ್ತೇತೇ
ಅಯಮೇವಾಭಿಷಿಕ್ತೋ ಭವತೀತಿ ನಿಶ್ಚಿತಂ ಕಿಮಧಿಪತಯೋ ಜಾನನ್ಯಿ? 27
ಮನುಜೋಯಂ ಕಸ್ಮಾದಾಗಮದ್ ಇತಿ ವಯಂ ಜಾನೋಮಃ ಕಿನ್ತ್ವಭಿಷಿಕ್ತ
ಆಗತೇ ಸ ಕಸ್ಮಾದಾಗತವಾನ್ ಇತಿ ಕೋಪಿ ಜ್ಞಾತುಂ ನ ಶಕ್ಯತಿ | 28 ತದಾ
ಯೀಶು ಮರ್ನಿರಮ್ ಉಪದಿಶನ್ ಉಚ್ಯೋಕಾರಮ್ ಉಕ್ತವಾನ್
ಯೂಯಂ ಕಿಂ ಮಾಂ ಜಾನೀಥ? ಕಸ್ಮಾಚ್ಚಾತೋಽಸ್ಮಿ ತದಪಿ ಕಿಂ ಜಾನೀಥ?

ನಾಹಂ ಸ್ವತಃ ಅಗತೋಸ್ತಿ ಕಿನ್ನು ಯಃ ಸತ್ಯವಾದೀ ಸವಿವ ಮಾಂ ಪ್ರೇಷಿತವಾನ್ ಯೂಯಂ ತಂ ನ ಜಾನೀಥ | 29 ತಮಹಂ ಜಾನೇ ತೇನಾಹಂ ಪ್ರೇರಿತ ಅಗತೋಸ್ತಿ | 30 ತಸ್ಮಾದ್ ಯಿಹೂದೀಯಾಸ್ತಂ ಧರ್ತುಮ್ ಉದ್ಯತಾಸ್ತಥಾಪಿ ಕೋಪಿ ತಸ್ಯ ಗಾತ್ರೇ ಹಸ್ತಂ ನಾರ್ಪಯದ್ ಯತೋ ಹೇತೋಸ್ತದಾ ತಸ್ಯ ಸಮಯೋ ನೋಪತಿಷ್ಠತಿ | 31 ಕಿನ್ನು ಬಹವೋ ಲೋಕಾಸ್ತಸ್ಮಿನ್ ವಿಶ್ವಸ್ಯ ಕಥಿತವಾನ್ದೋಽಭಿಷಿಕ್ತಪುರುಷ ಅಗತ್ಯ ಮಾನುಷಸ್ಯಾಸ್ಯ ಕ್ರಿಯಾಭ್ಯಃ ಕಿಮ್ ಅಧಿಕಾ ಅಶ್ವರ್ಯಾಃ ಕ್ರಿಯಾಃ ಕರಿಷ್ಯತಿ? 32 ತತಃ ಪರಂ ಲೋಕಾಸ್ತಸ್ಮಿನ್ ಇತ್ಯಂ ವಿವದನ್ತೇ ಫಿರೂಶಿನಃ ಪ್ರಧಾನಯಾಜಕಾಇತ್ಯೇತಿ ಶ್ರುತವನ್ತಸ್ತಂ ಧೃತ್ವಾ ನೇತುಂ ಪದಾತಿಗಣಂ ಪ್ರೇಷಯಾಮಾಸುಃ | 33 ತತೋ ಯೀಶುರವದದ್ ಅಹಮ್ ಅಲ್ಪದಿನಾನಿ ಯುಷ್ಮಾಭಿಃ ಸಾರ್ಧಂ ಸ್ತಿತ್ವಾ ಮತ್ಪ್ರೇರಯಿತುಃ ಸಮೀಪಂ ಯಾಸ್ಯಾಮಿ | 34 ಮಾಂ ಮೃಗಯಿಷ್ಯದ್ಧೇ ಕಿನ್ನದ್ಧೇಶಂ ನ ಲಪ್ಸ್ಯದ್ಧೇ ರತ್ಯ ಸ್ಥಾಸ್ಯಾಮಿ ತತ್ರ ಯೂಯಂ ಗನ್ತುಂ ನ ಶಕ್ಸ್ಯಥ | 35 ತದಾ ಯಿಹೂದೀಯಾಃ ಪರಸ್ಪರಂ ವಕ್ತುಮಾರೇಭಿರೇ ಅಸೋದ್ಧೇಶಂ ನ ಪ್ರಾಪ್ತ್ವಾಮ್ ಏತಾದ್ಯಶಂ ಕಿಂ ಸ್ಥಾನಂ ಯಾಸ್ಯತಿ? ಭಿನ್ನದೇಶೇ ವಿಕೀರ್ಣಾನಾಂ ಯಿಹೂದೀಯಾನಾಂ ಸನ್ನಿಧಿಮ್ ಏಷ ಗತ್ವಾ ತಾನ್ ಉಪದೇಕ್ಷ್ಯತಿ ಕಿಂ? 36 ನೋ ಚೇತ್ ಮಾಂ ಗವೇಷಯಿಷ್ಯಥ ಕಿನ್ನದ್ಧೇಶಂ ನ ಪ್ರಾಪ್ತ್ವಥ ಏಷ ಕೋದ್ಯಶಂ ವಾಕ್ಯಮಿದಂ ವದತಿ? 37 ಅನನ್ತರಮ್ ಉತ್ಸವಸ್ಯ ಚರಮೇಽಹನಿ ಅರ್ಥಾತ್ ಪ್ರಧಾನದಿನೇ ಯೀಶುರುತ್ರಿಷ್ಠನ್ ಉಚ್ಚೈಃಕಾರಮ್ ಆಹ್ವಯನ್ ಉದಿತವಾನ್ ಯದಿ ಕಶ್ಚಿತ್ ತೃಷಾತ್ಕೋ ಭವತಿ ತರ್ಹಿ ಮಮಾನಿಕಮ್ ಅಗತ್ಯ ಪಿವತು | 38 ಯಃ ಕಶ್ಚಿನ್ಮಯಿ ವಿಶ್ರಿಸ್ತಿ ಧರ್ಮಗ್ರನ್ತಸ್ಯ ವಚನಾನುಸಾರೇಣ ತಸ್ಯಾಭ್ಯನ್ತರತೋಽಮೃತತೋಯಸ್ಯ ಸ್ತೋತಾಂಸಿ ನಿಗಮಿಷ್ಯನ್ತಿ | 39 ಯೇ ತಸ್ಮಿನ್ ವಿಶ್ವಸಂತಿ ತ ಆತ್ಮಾನಂ ಪ್ರಾಪ್ಸ್ಯಂತೀತ್ಯರ್ಥೇ ಸ ಇದಂ ವಾಕ್ಯಂ ವ್ಯಾಹೃತವಾನ್ ಏತತ್ಕಾಲಂ ಯಾವದ್ ಯೀಶು ವಿಭವಂ ನ ಪ್ರಾಪ್ಸ್ಯಸ್ಯಾತ್ ಪವಿತ್ರ ಆತ್ಮಾ ನಾದೀಯತ್ | 40 ಏತಾಂ ವಾಣೀಂ ಶ್ರುತ್ವಾ ಬಹವೋ ಲೋಕಾ ಅವದನ್ ಅಯಮೇವ ನಿಶ್ಚಿತಂ ಸ ಭವಿಷ್ಯದ್ವಾದೀ | 41 ಕೇಚಿದ್ ಅಕಥಯನ್ ಏಷಏವ ಸೋಭಿಷಿಕ್ತಃ ಕಿನ್ನು ಕೇಚಿದ್ ಅವದನ್ ಸೋಭಿಷಿಕ್ತಃ ಕಿಂ ಗಾಲೀಲ್ ಪ್ರದೇಶೇ ಜನಿಷ್ಯತೇ? 42 ಸೋಭಿಷಿಕ್ತೋ ದಾಯೂದೋ ವಂಶೇ ದಾಯೂದೋ ಜನ್ಮಸ್ಥಾನೇ ಬೈತ್ಲೇಹಮಿ ಪತ್ರನೇ ಜನಿಷ್ಯತೇ ಧರ್ಮಗ್ರನ್ತೇ ಕಿಮಿತ್ಯಂ ಲಿಖಿತಂ ನಾಸ್ತಿ? 43 ಇತ್ಯಂ ತಸ್ಮಿನ್ ಲೋಕಾನಾಂ ಭಿನ್ನವಾಕ್ಯತಾ ಜಾತಾ | 44 ಕತಿಪಯಲೋಕಾಸ್ತಂ ಧರ್ತುಮ್ ಐಚ್ಛನ್ ತಥಾಪಿ ತದ್ವಪುಷಿ ಕೋಪಿ ಹಸ್ತಂ ನಾರ್ಪಯತ್ | 45 ಅನನ್ತರಂ ಪಾದಾತಿಗಣೇ ಪ್ರಧಾನಯಾಜಕಾನಾಂ ಫಿರೂಶಿನಾಙ್ಗ ಸಮೀಪಮಾಗತವತಿ ತೇ ತಾನ್ ಅಪ್ಯಚ್ಛನ್ ಕುತೋ ಹೇತೋಸ್ತಂ ನಾನಯತ್? 46 ತದಾ ಪದಾತಯಃ ಪ್ರತ್ಯವದನ್ ಸ ಮಾನವ ಇವ ಕೋಪಿ ಕದಾಪಿ ನೋಪಾದಿಶತ್ | 47 ತತಃ ಫಿರೂಶಿನಃ ಪ್ರಾವೋಚನ್ ಯೂಯಮಪಿ ಕಿಮಭ್ರಾಮಿಷ್ಯ? 48 ಅಧಿಪತೀನಾಂ ಫಿರೂಶಿನಾಙ್ಗ ಕೋಪಿ ಕಿಂ ತಸ್ಮಿನ್ ವಶ್ಯಸೀತ್? 49 ಯೇ ಶಾಸ್ತ್ರಂ ನ ಜಾನಂತಿ ತ ಇಮೇಽಧಮಲೋಕಾಏವ ಶಾಪಗ್ರಸ್ತಾಃ | 50 ತದಾ ನಿ ಕದೀಮನಾಮಾ ತೇಷಾಮೇಕೋ ಯಃ ಕ್ಷಣದಾಯಾಂ ಯೀಶೋಃ ಸನ್ನಿಧಿಮ್ ಅಗಾತ್ ಸ ಉಕ್ತವಾನ್ 51 ತಸ್ಯ ವಾಕ್ಯೇ ನ ಶ್ರುತೇ ಕರ್ಮಣಿ ಚ ನ ವಿಧಿತೇ ಽಸ್ಯಾಕ್ತಂ ವ್ಯವಸ್ಥಾ ಕಿಂ ಕಙ್ಗುನ ಮನುಜಂ ದೋಷೀಕರೋತಿ? 52 ತತಸ್ತೇ ವ್ಯಾಹರನ್ ತ್ವಮಪಿ ಕಿಂ ಗಾಲೀಲೀಯಲೋಕಃ? ವಿವಿಚ್ಯ ಪಶ್ಯ ಗಲೀಲಿ ಕೋಪಿ ಭವಿಷ್ಯದ್ವಾದೀ ನೋತ್ಪದ್ಯತೇ | 53 ತತಃ ಪರಂ ಸರ್ವೇ ಸ್ತಂ

ಸ್ತಂ ಗೃಹಂ ಗತಾಃ ಕಿನ್ನು ಯೀಶು ಜ್ಯೇತುನನಾಮಾನಂ ಶಿಲೋಚ್ಚಯಂ ಗತವಾನ್ |

8 ಪ್ರತ್ಯೂಷೇ ಯೀಶುಃ ಪನರ್ಮನ್ದಿರಮ್ ಅಗಚ್ಛತ್ 2 ತತಃ ಸರ್ವೇಷು ಲೋಕೇಷು ತಸ್ಯ ಸಮೀಪ ಅಗತೇಷು ಸ ಉಪವಿಶ್ಯ ತಾನ್ ಉಪದೇಷ್ಯಮ್ ಅರಭತ | 3 ತದಾ ಅಧ್ಯಾಪಕಾಃ ಫಿರೂಶಿನಾಙ್ಗ ವ್ಯಭಿಚಾರಕರ್ಮಣಿ ಧೃತಂ ಸ್ತ್ರಿಯಮೇಕಾಮ್ ಆನಿಯ ಸರ್ವೇಷಾಂ ಮಧ್ಯೇ ಸ್ಥಾಪಯಿತ್ವಾ ವ್ಯಾಹರನ್ 4 ಹೇ ಗುರೋ ಯೋಷಿತಮ್ ಇಮಾಂ ವ್ಯಭಿಚಾರಕರ್ಮ ಕುರ್ವಾಣಾಂ ಲೋಕಾ ಧೃತವನ್ತಃ | 5 ಏತಾದ್ಯಶಲೋಕಾಃ ಪಾಷಾಣಾಘಾತೇನ ಹನ್ಯವ್ಯಾ ಇತಿ ವಿಧಿರ್ಮೂಸಾವ್ಯವಸ್ಥಾಗ್ರನ್ತೇ ಲಿಖಿತೋಸ್ತಿ ಕಿನ್ನು ಭವಾನ್ ಕಿಮಾದಿಶತಿ? 6 ತೇ ತಮಪವದಿತುಂ ಪರೀಕ್ಷಾಭಿಪ್ರಾಯೇಣ ವಾಕ್ಯಮಿದಮ್ ಅಪ್ಯಚ್ಛನ್ ಕಿನ್ನು ಸ ಪ್ರಪ್ತೀಭೂಯ ಭೂಮಾವಜ್ಞಲ್ಯಾ ಲೇಖಿತಮ್ ಅರಭತ | 7 ತತಸ್ತೈಃ ಪುನಃ ಪುನಃ ಪೃಷ್ಠ ಉತ್ಕಾಯ ಕಥಿತವಾನ್ ಯುಷ್ಮಾಕಂ ಮಧ್ಯೇ ಯೋ ಜನೋ ನಿರಪರಾಧೀ ಸವಿವ ಪ್ರಥಮಮ್ ಏನಾಂ ಪಾಷಾಣೇನಾಹನ್ತು | 8 ಪಶ್ಚಾತ್ ಸ ಪುನಶ್ಚ ಪ್ರಪ್ತೀಭೂಯ ಭೂಮೌ ಲೇಖಿತಮ್ ಅರಭತ | 9 ತಾಂ ಕಥಂ ಶ್ರುತ್ವಾ ತೇ ಸ್ವಸ್ತಮನಸಿ ಪ್ರಬೋಧಂ ಪ್ರಾಪ್ಯ ಜ್ಯೇಷ್ಠಾನುಕ್ರಮಂ ಏಕೈಕಶಃ ಸರ್ವೇ ಬಹಿರಗಚ್ಛನ್ ತತೋ ಯೀಶುರೇಕಾಕಿ ತಯುಕ್ತೋಭವತ್ ಮದ್ಯಸ್ಥಾನೇ ದಕ್ಷಾಯಮಾನಾ ಸಾ ಯೋಷಾ ಚ ಸ್ಥಿತಾ | 10 ತತ್ರಶ್ಚಾದ್ ಯೀಶುರುತ್ಕಾಯ ತಾಂ ವನಿತಾಂ ವಿನಾ ಕಮಪ್ಪಪರಂ ನ ವಿಲೋಕ್ಯ ಪೃಷ್ಠವಾನ್ ಹೇ ವಾಮೇ ತವಾಪವಾದಕಾಃ ಕುತ್ರ? ಕೋಪಿ ತ್ವಾಂ ಕಿಂ ನ ದಣ್ಣಯತಿ? 11 ಸಾವದತ್ ಹೇ ಮಹೇಚ್ಛ ಕೋಪಿ ನ ತದಾ ಯೀಶುರವೋಚತ್ ನಾಹಮಪಿ ದಣ್ಣಯಾಮಿ ಯಾಹಿ ಪುನಃ ಪಾಪಂ ಮಾರ್ಕಾಷೀಃ | 12 ತತೋ ಯೀಶುಃ ಪುನರಪಿ ಲೋಕೇಭ್ಯ ಇತ್ಯಂ ಕಥಯಿತುಮ್ ಅರಭತ ಜಗತೋಹಂ ಜ್ಯೋತೀಃಸ್ವರೂಪೋ ಯಃ ಕಶ್ಚಿನ್ ಮತ್ಪಶ್ಚಾದ್ ಗಚ್ಛತಿ ಸ ತಿಮಿರೇ ನ ಭ್ರಮಿತ್ವಾ ಜೀವನರೂಪಾಂ ದೀಪ್ತಿಂ ಪ್ರಾಪ್ಸ್ಯತಿ | 13 ತತಃ ಫಿರೂಶಿನೋಽವಾದಿಷುಸ್ತಂ ಸ್ವಾರ್ಥೇ ಸ್ವಯಂ ಸಾಕ್ಷ್ಯಂ ದದಾಮಿ ತಸ್ಮಾತ್ ತವ ಸಾಕ್ಷ್ಯಂ ಗ್ರಾಹ್ಯಂ ನ ಭವತಿ | 14 ತದಾ ಯೀಶುಃ ಪ್ರತ್ಯುದಿತವಾನ್ ಯದ್ಯಪಿ ಸ್ವಾರ್ಥೇಽಹಂ ಸ್ವಯಂ ಸಾಕ್ಷ್ಯಂ ದದಾಮಿ ತಥಾಪಿ ಮತ್ ಸಾಕ್ಷ್ಯಂ ಗ್ರಾಹ್ಯಂ ಯಸ್ಮಾದ್ ಅಹಂ ಕುತ ಅಗತೋಸ್ತಿ ಕ್ವ ಯಾಮಿ ಚ ತದಹಂ ಜಾನಾಮಿ ಕಿನ್ನು ಕುತ ಅಗತೋಸ್ತಿ ಕುತ್ರ ಗಚ್ಛಾಮಿ ಚ ತದ್ ಯೂಯಂ ನ ಜಾನೀಥ | 15 ಯೂಯಂ ಲೌಕಿಕಂ ವಿಚಾರಯಥ ನಾಹಂ ಕಿಮಪಿ ವಿಚಾರಯಾಮಿ | 16 ಕಿನ್ನು ಯದಿ ವಿಚಾರಯಾಮಿ ತರ್ಹಿ ಮಮ ವಿಚಾರೋ ಗ್ರಹೀತವ್ಯೋ ಯತೋಹಮ್ ಏಕಾಕೀ ನಾಸ್ತಿ ಪ್ರೇರಯಿತಾ ಪಿತಾ ಮಯಾ ಸಹ ವಿದ್ಯತೇ | 17 ದ್ವಯೋ ಜನಯೋಃ ಸಾಕ್ಷ್ಯಂ ಗ್ರಹಣೀಯಂ ಭವತೀತಿ ಯುಷ್ಮಾಕಂ ವ್ಯವಸ್ಥಾಗ್ರನ್ತೇ ಲಿಖಿತಮಸ್ತಿ | 18 ಅಹಂ ಸ್ವಾರ್ಥೇ ಸ್ವಯಂ ಸಾಕ್ಷಿತ್ವಂ ದದಾಮಿ ಯಶ್ಚ ಮಮ ತಾತೋ ಮಾಂ ಪ್ರೇರಿತವಾನ್ ಸೋಪಿ ಮದರ್ಥೇ ಸಾಕ್ಷ್ಯಂ ದದಾತಿ | 19 ತದಾ ತೇಽಪ್ಯಚ್ಛನ್ ತವ ತಾತಃ ಕುತ್ರ? ತತೋ ಯೀಶುಃ ಪ್ರತ್ಯವಾದಿದ್ ಯೂಯಂ ಮಾಂ ನ ಜಾನೀಥ ಮತ್ಪಿತರಙ್ಗ ನ ಜಾನೀಥ ಯದಿ ಮಾಮ್ ಅಕ್ಷಾಸ್ಯತ ತರ್ಹಿ ಮಮ ತಾತಮಪ್ಯಕ್ಷಾಸ್ಯತ | 20 ಯೀಶು ಮನ್ದಿರ ಉಪದಿಶ್ಯ ಭಕ್ಷಾಗಾರೇ ಕಥಾ ಏತಾ ಅಕಥಯತ್ ತಥಾಪಿ ತಂ ಪ್ರತಿ ಕೋಪಿ ಕರಂ ನೋದತೋಲಯತ್ | 21 ತತಃ ಪರಂ ಯೀಶುಃ ಪುನರುದಿತವಾನ್ ಅಧುನಾಹಂ ಗಚ್ಛಾಮಿ ಯೂಯಂ

ಮಾಂ ಗವೇಷಯಷ್ಟಧ ಕಿನ್ನು ನಿಜ್ಯೇ ಪಾಪೈ ಮರ್ಫಿಷ್ಯಧ ಯತ್ ಸ್ಥಾನಮ್ ಅಹಂ ಯಾಸ್ಯಾಮಿ ತತ್ ಸ್ಥಾನಮ್ ಯೂಯಂ ಯಾತುಂ ನ ಶಕ್ಯಧ | 22 ತದಾ ಯಿಹೂದೀಯಾಃ ಪ್ರಾವೋಚನ್ ಕಿಮಯಮ್ ಆತ್ಮಘಾತಂ ಕರಿಷ್ಯತಿ? ಯತೋ ಯತ್ ಸ್ಥಾನಮ್ ಅಹಂ ಯಾಸ್ಯಾಮಿ ತತ್ ಸ್ಥಾನಮ್ ಯೂಯಂ ಯಾತುಂ ನ ಶಕ್ಯಧ ಇತಿ ವಾಕ್ಯಂ ಬ್ರವೀತಿ | 23 ತತೋ ಯೀಶುಸ್ತೇಭ್ಯಃ ಕಥಿತವಾನ್ ಯೂಯಮ್ ಅಧಃಸ್ಥಾನೀಯಾ ಲೋಕಾ ಅಹಮ್ ಲೂರ್ಡ್ಸ್ಸಾನೀಯಃ ಯೂಯಮ್ ಏತಜ್ಜಗತ್ಸಮ್ನೀಯಾ ಅಹಮ್ ಏತಜ್ಜಗತ್ಸಮ್ನೀಯೋ ನ | 24 ತಸ್ಮಾತ್ ಕಥಿತವಾನ್ ಯೂಯಂ ನಿಜ್ಯೇ ಪಾಪೈ ಮರ್ಫಿಷ್ಯಧ ಯತೋಹಂ ಸ ಪುಮಾನ್ ಇತಿ ಯದಿ ನ ವಿಶ್ವಸಿಧ ತರ್ಹಿ ನಿಜ್ಯೇ ಪಾಪೈ ಮರ್ಫಿಷ್ಯಧ | 25 ತದಾ ತೇ ಸಪ್ತಭಿನ್ ಕಸ್ತನ್? ತತೋ ಯೀಶುಃ ಕಥಿತವಾನ್ ಯುಷ್ಮಾಕಂ ಸನ್ನಿಧೌ ಯಸ್ಯ ಪ್ರಸ್ತಾವಮ್ ಆ ಪ್ರಥಮಾತ್ ಕರೋಮಿ ಸಏವ ಪುರುಷೋಹಂ | 26 ಯುಷ್ಮಾಸು ಮಯಾ ಬಹುವಾಕ್ಯಂ ವಕ್ತವ್ಯಂ ವಿಚಾರಯಿತ್ವಾ ಕಿನ್ನು ಮತ್ಪ್ರೇರಯಿತಾ ಸತ್ಯವಾದೀ ತಸ್ಯ ಸಮೀಪೇ ಯದಹಂ ಶ್ರುತವಾನ್ ತದೇವ ಜಗತೇ ಕಥಯಾಮಿ | 27 ಕಿನ್ನು ಸ ಜನಕೇ ವಾಕ್ಯಮಿದಂ ಪ್ರೋಕ್ತವಾನ್ ಇತಿ ತೇ ನಾಬುದ್ಯನ್ತ | 28 ತತೋ ಯೀಶುರಕಥಯದ್ ಯದಾ ಮನುಷ್ಯಪುತ್ರಮ್ ಲೂರ್ಡ್ಸ್ಸ ಉತ್ಪಾಪಯಿಷ್ಯಥ ತದಾಹಂ ಸ ಪುಮಾನ್ ಕೇವಲಃ ಸ್ವಯಂ ಕಿಮಪಿ ಕರ್ಮ್ ನ ಕರೋಮಿ ಕಿನ್ನು ತಾತೋ ಯಥಾ ಶಿಕ್ಷಯತಿ ತದನುಸಾರೇಣ ವಾಕ್ಯಮಿದಂ ವದಾಮೀತಿ ಚ ಯೂಯಂ ಜ್ಞಾತುಂ ಶಕ್ಯಧ | 29 ಮತ್ಪ್ರೇರಯಿತಾ ಪಿತಾ ಮಾಮ್ ಏಕಾಕಿನಂ ನ ತ್ಯಜತಿ ಸ ಮಯಾ ಸಾರ್ಥಂ ತಿಷ್ಠತಿ ಯತೋಹಂ ತದಭಿಮತಂ ಕರ್ಮ್ ಸದಾ ಕರೋಮಿ | 30 ತದಾ ತಸ್ಮೈತಾನಿ ವಾಕ್ಯಾನಿ ಶ್ರುತ್ವಾ ಬಹುವಸ್ತಾನಿ ವ್ಯಶ್ಸನ್ | 31 ಯೇ ಯಿಹೂದೀಯಾ ವ್ಯಶ್ಸನ್ ಯೀಶುಸ್ತೇಭ್ಯೋಽಕಥಯತ್ 32 ಮಮ ವಾಕ್ಯೇ ಯದಿ ಯೂಯಮ್ ಆಸ್ಥಾಂ ಕುರುಧ ತರ್ಹಿ ಮಮ ಪಿಷ್ಠಾ ಭೂತ್ಯಾ ಸತ್ಯತ್ವಂ ಜ್ಞಾಸ್ಯಥ ತತಃ ಸತ್ಯತಯಾ ಯುಷ್ಮಾಕಂ ಮೋಕ್ಷೋ ಭವಿಷ್ಯತಿ | 33 ತದಾ ತೇ ಪ್ರತ್ಯವಾದಿಷುಃ ವಯಮ್ ಇಬ್ರಾಹೀಮೋ ವಂಶಃ ಕದಾಪಿ ಕಸ್ಯಾಪಿ ದಾಸಾ ನ ಜಾತಾಸ್ತರ್ಹಿ ಯುಷ್ಮಾಕಂ ಮುಕ್ತಿ ಭವಿಷ್ಯತೀತಿ ವಾಕ್ಯಂ ಕಥಂ ಬ್ರವೀಷಿ? 34 ತದಾ ಯೀಶುಃ ಪ್ರತ್ಯವದದ್ ಯುಷ್ಮಾನಹಂ ಯಥಾರ್ಥತರಂ ವದಾಮಿ ಯಃ ಪಾಪಂ ಕರೋತಿ ಸ ಪಾಪಸ್ಯ ದಾಸಃ | 35 ದಾಸಶ್ಚ ನಿರನ್ತರಂ ನಿವೇಶನೇ ನ ತಿಷ್ಠತಿ ಕಿನ್ನು ಪುತ್ರೋ ನಿರನ್ತರಂ ತಿಷ್ಠತಿ | (aiōn g165) 36 ಅತಃ ಪುತ್ರೋ ಯದಿ ಯುಷ್ಮಾನ್ ಮೋಚಯತಿ ತರ್ಹಿ ನಿತಾನ್ಮವೇವ ಮುಕ್ತಾ ಭವಿಷ್ಯಥ | 37 ಯೂಯಮ್ ಇಬ್ರಾಹೀಮೋ ವಂಶ ಇತ್ಯಹಂ ಜಾನಾಮಿ ಕಿನ್ನು ಮಮ ಕಥಾ ಯುಷ್ಮಾಕಮ್ ಅನ್ಯಕರಣೇಷು ಸ್ಥಾನಂ ನ ಪ್ರಾಪ್ನುವನ್ನಿ ತಸ್ಮಾದ್ಧೇತೋ ಮಾರ್ಫಂ ಹನ್ಯಮ್ ಈಹದ್ದೇ | 38 ಅಹಂ ಸ್ವಪಿತುಃ ಸಮೀಪೇ ಯದಪಶ್ಯಂ ತದೇವ ಕಥಯಾಮಿ ತಥಾ ಯೂಯಮಪಿ ಸ್ವಪಿತುಃ ಸಮೀಪೇ ಯದಪಶ್ಯತ ತದೇವ ಕುರುದ್ದೇ | 39 ತದಾ ತೇ ಪ್ರತ್ಯವೋಚನ್ ಇಬ್ರಾಹೀಮ್ ಅಸ್ಮಾಕಂ ಪಿತಾ ತತೋ ಯೀಶುರಕಥಯದ್ ಯದಿ ಯೂಯಮ್ ಇಬ್ರಾಹೀಮಃ ಸನ್ನಾನಾ ಅಭವಿಷ್ಯತ ತರ್ಹಿ ಇಬ್ರಾಹೀಮ ಆಚಾರಣವದ್ ಆಚರಿಷ್ಯತ | 40 ಈಶ್ವರಸ್ಯ ಮುಖಾತ್ ಸತ್ಯಂ ವಾಕ್ಯಂ ಶ್ರುತ್ವಾ ಯುಷ್ಮಾನ್ ಜ್ಞಾಪಯಾಮಿ ಯೋಹಂ ತಂ ಮಾಂ ಹನ್ತುಂ ಚೇಷ್ಟದ್ದೇ ಇಬ್ರಾಹೀಮ್ ಏತಾದ್ಯಶಂ ಕರ್ಮ್ ನ ಚಕಾರ | 41 ಯೂಯಂ ಸ್ವಸ್ವಪಿತುಃ ಕರ್ಮಾಣಿ ಕುರುಧ ತದಾ ತೈರುಕ್ತಂ ನ ವಯಂ ಜಾರಜಾತಾ ಅಸ್ಮಾಕಮ್ ಏಕಏವ ಪಿತಾಸ್ತಿ ಸ ಏವೇಶ್ವರಃ | 42 ತತೋ ಯೀಶುನಾ ಕಥಿತಮ್ ಈಶ್ವರೋ ಯದಿ

ಯುಷ್ಮಾಕಂ ತಾತೋಭವಿಷ್ಯತ್ ತರ್ಹಿ ಯೂಯಂ ಮಯಿ ಪ್ರೇಮಾಕರಿಷ್ಯತ್ ಯತೋಹಮ್ ಈಶ್ವರಾನಿರ್ಗತ್ಯಾತೋಸ್ಥಿ ಸ್ವತೋ ನಾಗತೋಹಂ ಸ ಮಾಂ ಪ್ರಾಪಿಣೋತ್ | 43 ಯೂಯಂ ಮಮ ವಾಕ್ಯಮಿದಂ ನ ಬುದ್ಧದ್ದೇ ಕುತಃ? ಯತೋ ಯೂಯಂ ಮಮೋಪದೇಶಂ ಸೋಘಂ ನ ಶಕ್ಯಧ | 44 ಯೂಯಂ ಶೈತಾನ್ ಪಿತುಃ ಸನ್ನಾನಾ ಏತಸ್ಮಾದ್ ಯುಷ್ಮಾಕಂ ಪಿತುರಭಿಲಾಷಂ ಪೂರಯಥ ಸ ಆ ಪ್ರಥಮಾತ್ ನರಘಾತೀ ತದನ್ತಃ ಸತ್ಯತ್ಯಸ್ಯ ಲೇಶೋಪಿ ನಾಸ್ತಿ ಕಾರಣಾದತಃ ಸ ಸತ್ಯತಾಯಾಂ ನಾತಿಷ್ಯತ್ ಸ ಯದಾ ಮೃಷಾ ಕಥಯತಿ ತದಾ ನಿಜಸ್ವಭಾವಾನುಸಾರೇಣೈವ ಕಥಯತಿ ಯತೋ ಸ ಮೃಷಾಭಾಷೀ ಮೃಷೋತ್ಪಾದಕಶ್ಚ | 45 ಅಹಂ ತಥ್ಯವಾಕ್ಯಂ ವದಾಮಿ ಕಾರಣಾದಸ್ಮಾದ್ ಯೂಯಂ ಮಾಂ ನ ಪ್ರತೀಧ | 46 ಮಯಿ ಪಾಪಮಸ್ತೀತಿ ಪ್ರಮಾಣಂ ಯುಷ್ಮಾಕಂ ಕೋ ದಾತುಂ ಶಕ್ಯೋತಿ? ಯದ್ಯಹಂ ತಥ್ಯವಾಕ್ಯಂ ವದಾಮಿ ತರ್ಹಿ ಕುತೋ ಮಾಂ ನ ಪ್ರತಿಧ? 47 ಯಃ ಕಶ್ಚನ ಈಶ್ವರೀಯೋ ಲೋಕಃ ಸ ಈಶ್ವರೀಯಕಥಾಯಾಂ ಮನೋ ನಿಧತ್ತೇ ಯೂಯಮ್ ಈಶ್ವರೀಯಲೋಕಾ ನ ಭವಥ ತನ್ನಿದಾನಾತ್ ತತ್ರ ನ ಮನಾಂಸಿ ನಿಧದ್ದೇ | 48 ತದಾ ಯಿಹೂದೀಯಾಃ ಪ್ರತ್ಯವಾದಿಷುಃ ತ್ವಮೇಕಃ ಶೋಮಿರೋಣೀಯೋ ಭೂತಗ್ರಸ್ತಶ್ಚ ವಯಂ ಕಿಮಿದಂ ಭದ್ರಂ ನಾವಾದಿಷ್ಯ? 49 ತತೋ ಯೀಶುಃ ಪ್ರತ್ಯವಾದೀತ್ ನಾಹಂ ಭೂತಗ್ರಸ್ತಃ ಕಿನ್ನು ನಿಜತಾತಂ ಸಮ್ಯನ್ತೇ ತಸ್ಮಾದ್ ಯೂಯಂ ಮಾಮ್ ಅಪಮನ್ಯದ್ದೇ | 50 ಅಹಂ ಸ್ವಸುಖ್ಯಾತಿಂ ನ ಚೇಷ್ಟೇ ಕಿನ್ನು ಚೇಷ್ಟಿತಾ ವಿಚಾರಯಿತಾ ಚಾಪರ ಏಕ ಆಸ್ತೇ | 51 ಅಹಂ ಯುಷ್ಮಬ್ಧಮ್ ಅತೀವ ಯಥಾರ್ಥಂ ಕಥಯಾಮಿ ಯೋ ನರೋ ಮದೀಯಂ ವಾಚಂ ಮನ್ಯತೇ ಸ ಕದಾಚನ ನಿಧನಂ ನ ದ್ರಕ್ಯತಿ | (aiōn g165) 52 ಯಿಹೂದೀಯಾಸ್ತಮವದನ್ ತ್ವಂ ಭೂತಗ್ರಸ್ತ ಇತೀದಾನೀಮ್ ಅವೈಷ್ಯ | ಇಬ್ರಾಹೀಮ್ ಭವಿಷ್ಯದ್ವಾದಿನಿಷ್ಠಾ ಸರ್ವ್ವೇ ಮೃತಾಃ ಕಿನ್ನು ತ್ವಂ ಭಾಷಸೇ ಯೋ ನರೋ ಮಮ ಭಾರತೀಂ ಗೃಹ್ಣಾತಿ ಸ ಜಾತು ನಿಧಾನಾಸ್ತಾದಂ ನ ಅಪ್ಸೃತೇ | (aiōn g165) 53 ತರ್ಹಿ ತ್ವಂ ಕಿಮ್ ಅಸ್ಮಾಕಂ ಪೂರ್ವಪುರುಷಾದ್ ಇಬ್ರಾಹೀಮೋಪಿ ಮಹಾನ್? ಯಸ್ಮಾತ್ ಸೋಪಿ ಮೃತಃ ಭವಿಷ್ಯದ್ವಾದಿನೋಪಿ ಮೃತಾಃ ತ್ವಂ ಸ್ವಂ ಕಂ ಪುಮಾಂಸಂ ಮನುಷೇ? 54 ಯೀಶುಃ ಪ್ರತ್ಯವೋಚದ್ ಯದ್ಯಹಂ ಸ್ವಂ ಸ್ವಯಂ ಸಮ್ಯನ್ತೇ ತರ್ಹಿ ಮಮ ತತ್ ಸಮನ್ತನಂ ಕಿಮಪಿ ನ ಕಿನ್ನು ಮಮ ತಾತೋ ಯಂ ಯೂಯಂ ಸ್ತೀಯಮ್ ಈಶ್ವರಂ ಭಾಷದ್ದೇ ಸಏವ ಮಾಂ ಸಮ್ಯನುತೇ | 55 ಯೂಯಂ ತಂ ನಾವಗಚ್ಛಥ ಕಿನ್ವಹಂ ತಮವಗಚ್ಛಾಮಿ ತಂ ನಾವಗಚ್ಛಾಮೀತಿ ವಾಕ್ಯಂ ಯದಿ ವದಾಮಿ ತರ್ಹಿ ಯೂಯಮಿವ ಮೃಷಾಭಾಷೀ ಭವಾಮಿ ಕಿನ್ವಹಂ ತಮವಗಚ್ಛಾಮಿ ತದಾಕ್ಷಾಮಪಿ ಗೃಹ್ಣಾಮಿ | 56 ಯುಷ್ಮಾಕಂ ಪೂರ್ವಪುರುಷ ಇಬ್ರಾಹೀಮ್ ಮಮ ಸಮಯಂ ದ್ರಷ್ಟುಮ್ ಅತೀವಾವಾಳ್ತತ್ ತನ್ನೀದಿಕ್ವಾನನ್ಯಚ್ಛ | 57 ತದಾ ಯಿಹೂದೀಯಾ ಅಪ್ಪೆಚ್ಛನ್ ತವ ವಯಃ ಪಞ್ಚಶದ್ವತ್ತರಾ ನ ತ್ವಂ ಕಿಮ್ ಇಬ್ರಾಹೀಮಮ್ ಅದಾಕ್ಷೀ? 58 ಯೀಶುಃ ಪ್ರತ್ಯವಾದೀದ್ ಯುಷ್ಮಾನಹಂ ಯಥಾರ್ಥತರಂ ವದಾಮಿ ಇಬ್ರಾಹೀಮೋ ಜನ್ತನಃ ಪೂರ್ವಕಾಲಮಾರಭ್ಯಾಹಂ ವಿದ್ಯೇ | 59 ತದಾ ತೇ ಪಾಷಾಣಾನ್ ಉತ್ಕ್ರೋಲ್ಯ ತಮಾಹನ್ಯಮ್ ಉದಯಚ್ಛನ್ ಕಿನ್ನು ಯೀಶು ಗುಫಪೋ ಮನ್ನಿರಾದ್ ಬಹಿರ್ಗತ್ಯ ತೇಷಾಂ ಮದ್ದೇನ ಪ್ರಸ್ಥಿತವಾನ್ |

9 ತತಃ ಪರಂ ಯೀಶುರ್ಗರ್ಭನ್ ಮಾರ್ಗಮಧ್ಯೇ ಜನ್ಮಾನ್ತಂ ನರಮ್
 ಅಪಶ್ಯತ್ | 2 ತತಃ ಶಿಷ್ಯಾಸ್ತಮ್ ಅಪ್ಯುಚ್ಯನ್ ಹೇ ಗುರೋ ನರೋಯಂ
 ಸ್ವಪಾಪೇನ ವಾ ಸ್ವಪಿತ್ರಾಃ ಪಾಪೇನಾನೋಽಜಾಯತ? 3 ತತಃ ಸ
 ಪ್ರತ್ಯುದಿತವಾನ್ ಏತಸ್ಯ ವಾಸ್ಯ ಪಿತ್ರೋಃ ಪಾಪಾದ್ ಏತಾದ್ಯಶೋಭೂದ ಇತಿ
 ನಹಿ ಕಿನ್ತ್ವನೇನ ಯಥೇಶ್ವರಸ್ಯ ಕರ್ಮ್ ಪ್ರಕಾಶ್ಯತೇ ತದ್ಧೇತೋರೇವ | 4
 ದಿನೇ ತಿಷ್ಠತಿ ಮತ್ತೈರಯಿತುಃ ಕರ್ಮ್ ಮಯಾ ಕರ್ತವ್ಯಂ ಯದಾ ಕಿಮಪಿ
 ಕರ್ಮ್ ನ ಕ್ರಿಯತೇ ತಾದ್ಯಶೀ ನಿಶಾಗಚ್ಛತಿ | 5 ಅಹಂ ಯಾವತ್ಕಾಲಂ ಜಗತಿ
 ತಿಷ್ಠಾಮಿ ತಾವತ್ಕಾಲಂ ಜಗತೋ ಜ್ಯೋತಿಃಸ್ವರೂಪೋಸ್ಮಿ | 6 ಇತ್ಯುಕ್ತ್ವಾ
 ಭೂಮೌ ನಿಷ್ಠೀವಂ ನಿಕ್ಷಿಪ್ಯ ತೇನ ಪಜ್ಞಂ ಕೃತವಾನ್ 7 ಪಶ್ಚಾತ್ ತತ್ಪಜ್ಞೇನ
 ತಸ್ಮಾನ್ಸಸ್ಯ ನೇತ್ರೇ ಪ್ರಲಿಪ್ಯ ತಮಿತ್ಯಾದಿಶತ್ ಗತ್ವಾ ಶಿಲೋಹೇ ಽರ್ಧಾತ್
 ಪ್ರೇರಿತನಾಮ್ನಿ ಸರಸಿ ಸ್ನಾಹಿ | ತತೋನ್ಮೋ ಗತ್ವಾ ತತ್ರಾಸ್ತಾತ್ ತತಃ ಪ್ರಸ್ತಚಕ್ಷು
 ಭೂರ್ವಾ ವ್ಯಾಘ್ರಟ್ಯಾಗಾತ್ | 8 ಅಪರಇ್ಚ ಸಮೀಪವಾಸಿನೋ ಲೋಕಾ
 ಯೇ ಚ ತಂ ಪೂರ್ವಮನ್ವಮ್ ಅಪಶ್ಯನ್ ತೇ ಬಕ್ತುಮ್ ಆರಭನ್ತ
 ಯೋನ್ಲಲೋಕೋ ವತ್ಸ್ಯನ್ಯಪವಿಶ್ಯಾಭಿಕ್ಷತ ಸ ಏವಾಯಂ ಜನಃ ಕಿಂ
 ನ ಭವತಿ? 9 ಕೇಚಿದವದನ್ ಸ ಏವ ಕೇಚಿದವೋಚನ್ ತಾದ್ಯಶೋ
 ಭವತಿ ಕಿನ್ತು ಸ ಸ್ವಯಮಬ್ರವೀತ್ ಸ ಏವಾಹಂ ಭವಾಮಿ | 10 ಅತಃಪ
 ತೇ ಽಪ್ಯುಚ್ಯನ್ ತ್ವಂ ಕಥಂ ದೃಷ್ಟಿಂ ಪಾಪವಾನ್? 11 ತತಃ ಸೋವದದ್
 ಯೀಶನಾಮಕ ಏಕೋ ಜನೋ ಮಮ ನಯನೇ ಪಜ್ಞೇನ ಪ್ರಲಿಪ್ಯ
 ಇತ್ಯಾಜ್ಞಾಪಯತ್ ಶಿಲೋಹಕಾಸಾರಂ ಗತ್ವಾ ತತ್ರ ಸ್ನಾಹಿ | ತತಸ್ತತ್ರ ಗತ್ವಾ
 ಮಯಿ ಸ್ನಾತೇ ದೃಷ್ಟಿಮಹಂ ಲಬ್ಧವಾನ್ | 12 ತದಾ ತೇ ಽವದನ್ ಸ
 ಪುಮಾನ್ ಕುತ್ರ? ತೇನೋಕ್ತುಂ ನಾಹಂ ಜಾನಾಮಿ | 13 ಅಪರಂ ತಸ್ಮಿನ್
 ಪೂರ್ವಾನ್ಲೇ ಜನೇ ಫಿರೂಶಿನಾಂ ನಿಕಟಮ್ ಅನೀತೇ ಸತಿ ಫಿರೂಶಿನೋಪಿ
 ತಮಪ್ಯುಚ್ಯನ್ ಕಥಂ ದೃಷ್ಟಿಂ ಪ್ರಾಪ್ನೋಸಿ? 14 ತತಃ ಸ ಕಥಿತವಾನ್ ಸ
 ಪಜ್ಞೇನ ಮಮ ನೇತ್ರೇ ಽಲಿಮ್ಬತ್ ಪಶ್ಚಾದ್ ಸ್ನಾತ್ವಾ ದೃಷ್ಟಿಮಲಭೇ |
 15 ಕಿನ್ತು ಯೀಶು ಪಿಶ್ರಾಮವಾರೇ ಕರ್ಧಮಂ ಕೃತ್ವಾ ತಸ್ಯ ನಯನೇ
 ಪ್ರಸನ್ನೇಽಕರೋದ್ ಇತಿಕಾರಣಾತ್ ಕತಿಪಯಫಿರೂಶಿನೋಽವದನ್ 16 ಸ
 ಪುಮಾನ್ ಈಶ್ವರಾನ್ಯ ಯತಃ ಸ ವಿಶ್ರಾಮವಾರಂ ನ ಮನ್ಸತೇ | ತತೋನ್ಲೇ
 ಕೇಚಿತ್ ಪ್ರತ್ಯವದನ್ ಪಾಪೀ ಪುಮಾನ್ ಕಿಮ್ ಏತಾದ್ಯಶಮ್ ಅಶ್ಚಯ್ಯಂ
 ಕರ್ಮ್ ಕರ್ತುಂ ಶಕ್ನೋತಿ? 17 ಇತ್ಥಂ ತೇಷಾಂ ಪರಸ್ಪರಂ ಭಿನ್ನವಾಕ್ಯತ್ವಮ್
 ಅಭವತ್ | ಪಶ್ಚಾತ್ ತೇ ಪುನರಪಿ ತಂ ಪೂರ್ವಾನ್ಲಂ ಮಾನುಷಮ್
 ಅಪ್ರಾಕ್ಷಃ ಯೋ ಜನಸ್ತವ ಚಕ್ಷುಷೀ ಪ್ರಸನ್ನೇ ಕೃತವಾನ್ ತಸ್ಮಿನ್ ತ್ವಂ ಕಿಂ
 ವದಸಿ? ಸ ಲುಕ್ತವಾನ್ ಸ ಭವಿಶದ್ವಾದೀ | 18 ಸ ದೃಷ್ಟಿಮ್ ಅಪ್ಪವಾನ್
 ಇತಿ ಯಿಹೂದೀಯಾಸ್ತಸ್ಯ ದೃಷ್ಟಿಂ ಪ್ರಾಪ್ತಸ್ಯ ಜನಸ್ಯ ಪಿತ್ರೋ ಮುರ್ಖಾದ್
 ಅಶ್ರುತ್ವಾ ನ ಪ್ರತ್ಯಯನ್ | 19 ಅತಃಪ ತೇ ತಾವಪ್ಯುಚ್ಯನ್ ಯುವಯೋ
 ಯಂ ಪುತ್ರಂ ಜನ್ಮಾನ್ಲಂ ವದಥಃ ಸ ಕಿಮಯಂ? ತರ್ಹಿದಾನೀಂ ಕಥಂ
 ದ್ರಷ್ಟುಂ ಶಕ್ನೋತಿ? 20 ತತಸ್ತಸ್ಯ ಪಿತರೌ ಪ್ರತ್ಯವೋಚತಾಮ್ ಅಯಮ್
 ಆವಯೋ ಪುತ್ರ ಆ ಜನೇರನಶ್ಚ ತದಪ್ಯಾಪಾಂ ಜಾನೀವಃ 21 ಕಿನ್ತ್ವದುನಾ
 ಕಥಂ ದೃಷ್ಟಿಂ ಪ್ರಾಪ್ತವಾನ್ ತದಾವಾಂ ನ್ ಜಾನೀವಃ ಕೋಸ್ಯ ಚಕ್ಷುಷೀ
 ಪ್ರಸನ್ನೇ ಕೃತವಾನ್ ತದಪಿ ನ ಜಾನೀವ ಏಷ ವಯಃಪ್ರಾಪ್ತ ಏನಂ ಪ್ಯುಚ್ಛತ
 ಸ್ಯಕಥಾಂ ಸ್ವಯಂ ವಕ್ಷ್ಯತಿ | 22 ಯಿಹೂದೀಯಾನಾಂ ಭಯಾತ್ ತಸ್ಯ
 ಪಿತರೌ ವಾಕ್ಯಮಿದಮ್ ಅವದತಾಂ ಯತಃ ಕೋಪಿ ಮನುಷ್ಯೋ ಯದಿ
 ಯೀಶುಮ್ ಅಭಿಷಿಕ್ತಂ ವದತಿ ತರ್ಹಿ ಸ ಭಜನಗೃಹಾದ್ ದೂರೀಕಾರಿಷ್ಯತೇ
 ಯಿಹೂದೀಯಾ ಇತಿ ಮನ್ಸಣಾಮ್ ಅಕುರ್ವನ್ 23 ಅತಸ್ತಸ್ಯ ಪಿತರೌ

ವ್ಯಾಹರತಾಮ್ ಏಷ ವಯಃಪ್ರಾಪ್ತ ಏನಂ ಪ್ಯುಚ್ಛತ | 24 ತದಾ ತೇ ಪುನಶ್ಚ
 ತಂ ಪೂರ್ವಾನ್ಲಮ್ ಆಹೂಯ ವ್ಯಾಹರನ್ ಈಶ್ವರಸ್ಯ ಗುಣಾನ್ ವದ ಏಷ
 ಮನುಷ್ಯಃ ಪಾಪೀತಿ ವಯಂ ಜಾನೀವಃ | 25 ತದಾ ಸ ಲುಕ್ತವಾನ್ ಸ
 ಪಾಪೀ ನ ವೇತಿ ನಾಹಂ ಜಾನೇ ಪೂರ್ವಮನ್ಲ ಅಸಮಹಮ್ ಅಧುನಾ
 ಪಶ್ಯಾಮೀತಿ ಮಾತ್ರಂ ಜಾನಾಮಿ | 26 ತೇ ಪುನರಪ್ಯುಚ್ಯನ್ ಸ ತ್ವಾಂ
 ಪ್ರತಿ ಕಿಮಕರೋತ್? ಕಥಂ ನೇತ್ರೇ ಪ್ರಸನ್ನೇ ಽಕರೋತ್? 27 ತತಃ
 ಸೋವಾದೀದ್ ಏಕಕ್ಯತ್ನೋಕಥಯಂ ಯೂಯಂ ನ ಶ್ಯಣುಥ ತರ್ಹಿ
 ಕುತಃ ಪುನಃ ಶೋತುಮ್ ಇಚ್ಛಥ? ಯೂಯಮಪಿ ಕಿಂ ತಸ್ಯ ಶಿಷ್ಯಾ
 ಭವಿತುಮ್ ಇಚ್ಛಥ? 28 ತದಾ ತೇ ತಂ ತಿರಸ್ಕೃತ್ಯ ವ್ಯಾಹರನ್ ತ್ವಂ ತಸ್ಯ
 ಶಿಷ್ಯೋ ವಯಂ ಮೂಸಾಃ ಶಿಷ್ಯಾಃ | 29 ಮೂಸಾಪಕ್ವೇಣೇಶ್ವರೋ ಜಗಾದ
 ತಜ್ಞಾನೀಮಃ ಕಿನ್ತ್ವೇಷ ಕುತ್ರತ್ಯಲೋಕ ಇತಿ ನ ಜಾನೀವಃ | 30 ಸೋವದದ್
 ಏಷ ಮಮ ಲೋಚನೇ ಪ್ರಸನ್ನೇ ಽಕರೋತ್ ತಥಾಪಿ ಕುತ್ರತ್ಯಲೋಕ
 ಇತಿ ಯೂಯಂ ನ ಜಾನೀಥ ಏತದ್ ಅಶ್ಚಯ್ಯಂ ಭವತಿ | 31 ಈಶ್ವರಃ
 ಪಾಪಿನಾಂ ಕಥಾಂ ನ ಶ್ಯಣೋತಿ ಕಿನ್ತು ಯೋ ಜನಸ್ತಸ್ಮಿನ್ ಭಕ್ತಿಂ ಕೃತ್ವಾ
 ತದಿಷ್ಟಕ್ರಿಯಾಂ ಕರೋತಿ ತಸ್ಮೈವ ಕಥಾಂ ಶ್ಯಣೋತಿ ಏತದ್ ವಯಂ
 ಜಾನೀವಃ | 32 ಕೋಪಿ ಮನುಷ್ಯೋ ಜನ್ಮಾನ್ಲಯ ಚಕ್ಷುಷೀ ಅದದಾತ್
 ಜಗದಾರಮ್ಯಾದ್ ಏತಾದ್ಯಶೀಂ ಕಥಾಂ ಕೋಪಿ ಕದಾಪಿ ನಾಶ್ಯಣೋತ್ |
 (aiōn g165) 33 ಅಸ್ಮಾದ್ ಏಷ ಮನುಷ್ಯೋ ಯದೀಶ್ವರಾನ್ಲಾಜಾಯತ
 ತರ್ಹಿ ಕಿಞ್ಞದಪೀದ್ಯಶಂ ಕರ್ಮ್ ಕರ್ತುಂ ನಾಶಕ್ನೋತ್ | 34 ತೇ ವ್ಯಾಹರನ್
 ತ್ವಂ ಪಾಪಾದ್ ಅಜಾಯಥಾಃ ಕಿಮಸ್ಮಾನ್ ತ್ವಂ ಶಿಕ್ಷಯಸಿ? ಪಶ್ಚಾತ್ತೇ ತಂ
 ಬಹಿರಕುರ್ವನ್ | 35 ತದನನ್ತರಂ ಯಿಹೂದೀಯೈಃ ಸ ಬಹಿರಕ್ರಿಯತ
 ಯೀಶುರಿತಿ ವಾತ್ಸಾರ್ಯಂ ಶ್ರುತ್ವಾ ತಂ ಸಾಕ್ಷಾತ್ ಪ್ರಾಪ್ಯ ಪೃಷ್ಠವಾನ್ ಈಶ್ವರಸ್ಯ
 ಪುತ್ರೇ ತ್ವಂ ವಿಶ್ರಸಿಷಿ? 36 ತದಾ ಸ ಪ್ರತ್ಯವೋಚತ್ ಹೇ ಪ್ರಭೋ ಸ ಕೋ
 ಯತ್ ತಸ್ಮಿನ್ಲಕಂ ವಿಶ್ರಸಿಮಿ? 37 ತತೋ ಯೀಶುಃ ಕಥಿತವಾನ್ ತ್ವಂ ತಂ
 ದೃಷ್ಟವಾನ್ ತ್ವಯಾ ಸಾಕಂ ಯಃ ಕಥಂ ಕಥಯತಿ ಸಏವ ಸಃ | 38 ತದಾ
 ಹೇ ಪ್ರಭೋ ವಿಶ್ರಸಿಮೀತ್ಯುಕ್ತ್ವಾ ಸ ತಂ ಪ್ರಣಾಮತ್ | 39 ಪಶ್ಚಾದ್ ಯೀಶುಃ
 ಕಥಿತವಾನ್ ನಯನಹೀನಾ ನಯನಾನಿ ಪ್ರಾಪ್ತುವನ್ಲಿ ನಯನವನ್ಲಾನ್ಲಾ
 ಭವನ್ಲೀತ್ಯಭಿಪ್ರಾಯೇಣ ಜಗದಾಹಮ್ ಆಗಚ್ಛಮ್ | 40 ಏತತ್ ಶ್ರುತ್ವಾ
 ನಿಕಟಸ್ಥಾಃ ಕತಿಪಯಾಃ ಫಿರೂಶಿನೋ ವ್ಯಾಹರನ್ ವಯಮಪಿ ಕಿಮನ್ಲಾಃ?
 41 ತದಾ ಯೀಶುರವಾದೀದ್ ಯದ್ಧನ್ಲಾ ಅಭವತ ತರ್ಹಿ ಪಾಪಾನಿ ನಾತಿಷ್ಯನ್
 ಕಿನ್ತು ಪಶ್ಯಾಮೀತಿ ವಾಕ್ಯವದನಾದ್ ಯುಷ್ಮಾಕಂ ಪಾಪಾನಿ ತಿಷ್ಯನ್ |

10 ಅಹಂ ಯುಷ್ಮಾನತಿಯಥಾರ್ಥಂ ವದಾಮಿ, ಯೋ ಜನೋ ದ್ವಾರೇಣ
 ನ ಪ್ರವಿಶ್ಯ ಕೇನಾಪ್ಯನೇನ ಮೇಷಗೃಹಂ ಪ್ರವಿಶತಿ ಸ ಏವ ಸ್ತೇನೋ
 ದಸ್ಯುಶ್ಚ | 2 ಯೋ ದ್ವಾರೇಣ ಪ್ರವಿಶತಿ ಸ ಏವ ಮೇಷಪಾಲಕಃ | 3
 ದೌವಾರಿಕಸ್ಯಸ್ಮೈ ದ್ವಾರಂ ಮೋಚಯತಿ ಮೇಷಗಣಶ್ಚ ತಸ್ಯ ವಾಕ್ಯಂ ಶ್ಯಣೋತಿ
 ಸ ನಿಜಾನ್ ಮೇಷಾನ್ ಸ್ತಸ್ಯನಾಮ್ಲಾಹೂಯ ಬಹಿಃ ಕೃತ್ವಾ ನಯತಿ | 4 ತಥಾ
 ನಿಜಾನ್ ಮೇಷಾನ್ ಬಹಿಃ ಕೃತ್ವಾ ಸ್ವಯಂ ತೇಷಾಮ್ ಅಗ್ರೇ ಗಚ್ಛತಿ, ತತೋ
 ಮೇಷಾಸ್ತಸ್ಯ ಶಬ್ದಂ ಬುದ್ಧ್ಯನೇ, ತಸ್ಮಾತ್ ತಸ್ಯ ಪಶ್ಚಾದ್ ವ್ರಜನ್ಲಿ | 5 ಕಿನ್ತು
 ಪರಸ್ಯ ಶಬ್ದಂ ನ ಬುದ್ಧ್ಯನೇ ತಸ್ಮಾತ್ ತಸ್ಯ ಪಶ್ಚಾದ್ ವ್ರಜಿಷ್ಯನ್ಲಿ ವರಂ ತಸ್ಯ
 ಸಮೀಪಾತ್ ಪಲಾಯಿಷ್ಯನ್ಲೇ | 6 ಯೀಶುಸ್ತೇಭ್ಯ ಇಮಾಂ ದೃಷ್ಟಾನ್ಲಕಥಾಮ್
 ಅಕಥಯತ್ ಕಿನ್ತು ತೇನ ಕಥಿತಕಥಾಯಾಸ್ತಾತ್ಯಯ್ಯಂ ತೇ ನಾಬುದ್ಧನ್ಲ | 7
 ಅತೋ ಯೀಶುಃ ಪುನರಕಥಯತ್, ಯುಷ್ಮಾನಾಹಂ ಯಥಾರ್ಥತರಂ

ವ್ಯಾಹರಾಮಿ, ಮೇಷಗೃಹಸ್ಥ ದ್ವಾರಮ್ ಅಹಮೇವ | 8 ಮಯಾ ನ ಪ್ರವಿಶ್ಚ
ಯ ಆಗಚ್ಛನ್ ತೇ ಸ್ತೇನಾ ದಸ್ಯವಶ್ಚ ತಿನ್ನು ಮೇಷಾಸ್ತೇಷಾಂ ಕಥಾ ನಾಶ್ಚಣ್ಣ |
9 ಅಹಮೇವ ದ್ವಾರಸ್ವರೂಪಃ, ಮಯಾ ಯಃ ಕಶ್ಚಿತ ಪ್ರವಿಶತಿ ಸ ರಕ್ಷಾಂ
ಪ್ರಾಪ್ನೋತಿ ತಥಾ ಬಹಿರನ್ವಶ್ಚ ಗಮನಾಗಮನೇ ಕೃತ್ವಾ ಚರಣಸ್ಥಾನಂ ಪ್ರಾಪ್ನೋತಿ |
10 ಯೋ ಜನಸ್ತೇನಃ ಸ ಕೇವಲಂ ಸ್ತೈನ್ಯಬಧವಿನಾಶಾನ್ ಕರ್ತುಮೇವ
ಸಮಾಯಾತಿ ಕಿನ್ತ್ವಹಮ್ ಆಯು ದಾರ್ತುಮ್ ಅರ್ಥಾತ್ ಬಾಹುಲ್ಯೇನ
ತದೇವ ದಾತುಮ್ ಆಗಚ್ಛಮ್ | 11 ಅಹಮೇವ ಸತ್ಯಮೇಷಪಾಲಕೋ
ಯಸ್ತು ಸತ್ಯೋ ಮೇಷಪಾಲಕಃ ಸ ಮೇಷಾರ್ಥಂ ಪ್ರಾಣಿತ್ಯಾಗಂ ಕರೋತಿ; 12
ಕಿನ್ತು ಯೋ ಜನೋ ಮೇಷಪಾಲಕೋ ನ, ಅರ್ಥಾದ್ ಯಸ್ಯ ಮೇಷಾ ನಿಜಾ
ನ ಭವನ್ತಿ, ಯ ಏತಾದ್ಯಶೋ ವೈತನಿಕಃ ಸ ವ್ಯಕ್ತಮ್ ಆಗಚ್ಛನ್ತಂ ದೃಷ್ಟ್ವಾ
ಮೇಜವ್ರಜಂ ವಿಹಾಯ ಪಲಾಯತೇ, ತಸ್ಮಾದ್ ವ್ಯಕ್ತಸ್ತಂ ವ್ರಜಂ ಧೃತ್ವಾ
ವಿಕಿರತಿ | 13 ವೈತನಿಕಃ ಪಲಾಯತೇ ಯತಃ ಸ ವೇತನಾರ್ಥಿ ಮೇಷಾರ್ಥಂ
ನ ಚಿನ್ತಯತಿ | 14 ಅಹಮೇವ ಸತ್ಯೋ ಮೇಷಪಾಲಕಃ, ಪಿತಾ ಮಾಂ ಯಥಾ
ಜಾನಾತಿ, ಅಹಂ ಯಥಾ ಪಿತರಂ ಜಾನಾಮಿ, 15 ತಥಾ ನಿಜಾನ್ ಮೇಷಾನಪಿ
ಜಾನಾಮಿ, ಮೇಷಾಶ್ಚ ಮಾಂ ಜಾನಾನ್ತಿ, ಅಹಂ ಮೇಷಾರ್ಥಂ ಪ್ರಾಣಿತ್ಯಾಗಂ
ಕರೋಮಿ | 16 ಅಪರಶ್ಚ ಏತದ್ ಗೃಹೀಯ ಮೇಷೇಭ್ಯೋ ಭಿನ್ನಾ ಅಪಿ
ಮೇಷಾ ಮಮ ಸನ್ನಿ ತೇ ಸಕಲಾ ಆನಯಿತವ್ಯಾಃ; ತೇ ಮಮ ಶಬ್ದಂ
ಶ್ರೋಷ್ಯನ್ತಿ ತತ ಏಕೋ ವ್ರಜ ಏಕೋ ರಕ್ಷಕೋ ಭವಿಷ್ಯತಿ | 17 ಪ್ರಾಣಾನಹಂ
ತ್ಯಕ್ತ್ವಾ ಪುನಃ ಪ್ರಾಣಾನ್ ಗ್ರಹೀಷ್ಯಾಮಿ, ತಸ್ಮಾತ್ ಪಿತಾ ಮಯಿ ಸ್ನೇಹಂ
ಕರೋತಿ | 18 ಕಶ್ಚಿಜ್ಜನೋ ಮಮ ಪ್ರಾಣಾನ್ ಹಸ್ತಂ ನ ಶಕ್ನೋತಿ ಕಿನ್ತು
ಸ್ವಯಂ ತಾನ್ ಸಮರ್ಪಯಾಮಿ ತಾನ್ ಸಮರ್ಪಯತುಂ ಪುನರ್ಗ್ರಹೀತುಂ
ಮಮ ಶಕ್ತಿರಾಸ್ತೇ ಭಾರಮಮಂ ಸ್ವಪಿತುಃ ಸಕಾಶಾತ್ ಪ್ರಾಪ್ನೋಹಮ್ | 19
ಅಸ್ಮಾದುಪದೇಶಾತ್ ಪುನಶ್ಚ ಯಿಹೂದೀಯಾನಾಂ ಮಧ್ಯೇ ಭಿನ್ನವಾಕ್ಯತಾ
ಜಾತಾ | 20 ತತೋ ಬಹವೋ ವ್ಯಾಹರನ್ ಏಷ ಭೂತಗ್ರಸ್ತ ಉನ್ಮತ್ತಶ್ಚ, ಕುತ
ಏತಸ್ಯ ಕಥಾಂ ಶ್ರೋಣುಧ? 21 ಕೇಚಿದ್ ಅವದನ್ ಏತಸ್ಯ ಕಥಾ ಭೂತಗ್ರಸ್ತಸ್ಯ
ಕಥಾವನ್ನ ಭವನ್ತಿ, ಭೂತಃ ಕಿಮ್ ಅನ್ಯಾಯ ಚಕ್ಷುಷೀ ದಾತುಂ ಶಕ್ನೋತಿ?
22 ಶೀತಕಾಲೇ ಯಿರೂಶಾಲಮಿ ಮನ್ನಿರೋತ್ಕರ್ಗಪರ್ವಣ್ಯಪ್ನೋತೇ 23
ಯೀಶುಃ ಸುಲೇಮಾನೋ ನಿಃಸಾರೇಣ ಗಮನಾಗಮನೇ ಕರೋತಿ, 24
ಏತಸ್ಮಿನ್ ಸಮಯೇ ಯಿಹೂದೀಯಾಸ್ತಂ ವೇಷ್ಮಯಿತ್ವಾ ವ್ಯಾಹರನ್ ಕತಿ
ಕಾಲಾನ್ ಅಸ್ಯಾಕಂ ವಿಚಿಕಿತ್ಯಾಂ ಸ್ಥಾಪಯಿಷ್ಯಾಮಿ? ಯದ್ಯಭಿಷಿಕ್ತೋ ಭವತಿ
ತರ್ಹಿ ತತ್ ಸ್ಪಷ್ಟಂ ವದ | 25 ತದಾ ಯೀಶುಃ ಪ್ರತ್ಯವದದ್ ಅಹಮ್
ಆಚಕಥಂ ಕಿನ್ತು ಯೂಯಂ ನ ಪ್ರತೀಥ, ನಿಜಪಿತು ನಾರ್ಮ್ನಾ ಯಾಂ
ಯಾಂ ಕ್ರಿಯಾಂ ಕರೋಮಿ ಸಾ ಕ್ರಿಯೈವ ಮಮ ಸಾಕ್ಷಿಸ್ವರೂಪಾ | 26
ಕಿನ್ತ್ವಹಂ ಪೂರ್ವಮಕಥಯಂ ಯೂಯಂ ಮಮ ಮೇಷಾ ನ ಭವಧ,
ಕಾರಣಾದಸ್ಮಾನ್ ನ ವಿಶ್ವಸಿಧ | 27 ಮಮ ಮೇಷಾ ಮಮ ಶಬ್ದಂ
ಶ್ರೋಷ್ಯನ್ತಿ ತಾನಹಂ ಜಾನಾಮಿ ತೇ ಚ ಮಮ ಪಶ್ಚಾದ್ ಗಚ್ಛನ್ತಿ | 28 ಅಹಂ
ತೇಭ್ಯೋಽನನ್ಯಾಯು ದದಾಮಿ, ತೇ ಕದಾಪಿ ನ ನಂಕ್ಷನ್ತಿ ಕೋಪಿ ಮಮ
ಕರಾತ್ ತಾನ್ ಹರ್ತುಂ ನ ಶಕ್ಯತಿ | (aiōn g165, aiōnios g166) 29 ಯೋ
ಮಮ ಪಿತಾ ತಾನ್ ಮಹ್ಯಂ ದತ್ತವಾನ್ ಸ ಸರ್ವಸ್ಮಾತ್ ಮಹಾನ್, ಕೋಪಿ
ಮಮ ಪಿತುಃ ಕರಾತ್ ತಾನ್ ಹರ್ತುಂ ನ ಶಕ್ಯತಿ | 30 ಅಹಂ ಪಿತಾ ಚ
ದ್ವಯೋರೇಕತ್ವಮ್ | 31 ತತೋ ಯಿಹೂದೀಯಾಃ ಪುನರಪಿ ತಂ ಹಸ್ತಂ
ಪಾಷಾಣಾನ್ ಉದತೋಲಯನ್ | 32 ಯೀಶುಃ ಕಥಿತವಾನ್ ಪಿತುಃ
ಸಕಾಶಾದ್ ಬಹುನ್ಯತ್ಯಮಕರ್ಮಾಣಿ ಯುಷ್ಯಾಕಂ ಪ್ರಾಕಾಶಯಂ ತೇಷಾಂ

ಕಸ್ಯ ಕರ್ಮಣಃ ಕಾರಣಾನ್ ಮಾಂ ಪಾಷಾಣೈರಾಹನ್ತುಮ್ ಉದ್ಯತಾಃ ಸ್ಥ?
33 ಯಿಹೂದೀಯಾಃ ಪ್ರತ್ಯವದನ್ ಪ್ರಶಸ್ತಕರ್ಮಹೇತೋ ನ ಕಿನ್ತು ತ್ವಂ
ಮಾನುಷಃ ಸ್ವಮೀಶ್ವರಮ್ ಉಕ್ತೇಶ್ವರಂ ನಿನ್ತಸಿ ಕಾರಣಾದಸ್ಮಾತ್ ತ್ವಾಂ
ಪಾಷಾಣೈರ್ಹನ್ತಃ | 34 ತದಾ ಯೀಶುಃ ಪ್ರತ್ಯುಕ್ತವಾನ್ ಮಯಾ ಕಥಿತಂ
ಯೂಯಮ್ ಈಶ್ವರಾ ಏತದ್ವಚನಂ ಯುಷ್ಯಾಕಂ ಶಾಸ್ತ್ರೇ ಲಿಖಿತಂ ನಾಸ್ತಿ
ಕಿಂ? 35 ತಸ್ಮಾದ್ ಯೇಷಾಮ್ ಉದ್ದೇಶೇ ಈಶ್ವರಸ್ಯ ಕಥಾ ಕಥಿತಾ ತೇ
ಯದೀಶ್ವರಗಣಾ ಉಚ್ಯಂತೇ ಧರ್ಮಗ್ರನ್ಥಸ್ಯಾಪ್ನುಧಾ ಭವಿತುಂ ನ ಶಕ್ಯಂ,
36 ತರ್ಹ್ಯಾಹಮ್ ಈಶ್ವರಸ್ಯ ಪುತ್ರ ಇತಿ ವಾಕ್ಯಸ್ಯ ಕಥನಾತ್ ಯೂಯಂ
ಪಿತಾಭಿಷಿಕ್ತಂ ಜಗತಿ ಪ್ರೇರಿತಶ್ಚ ಪುಮಾಂಸಂ ಕಥಮ್ ಈಶ್ವರನಿನ್ತಕಂ
ವಾದಯ? 37 ಯದ್ಯಹಂ ಪಿತುಃ ಕರ್ಮ ನ ಕರೋಮಿ ತರ್ಹಿ ಮಾಂ ನ
ಪ್ರತೀತಃ; 38 ಕಿನ್ತು ಯದಿ ಕರೋಮಿ ತರ್ಹಿ ಮಯಿ ಯುಷ್ಯಾಭಿಃ ಪ್ರತ್ಯಯೇ
ನ ಕೃತೇಽಪಿ ಕಾರ್ಯೇ ಪ್ರತ್ಯಯಃ ಕ್ರಿಯತಾಂ, ತತೋ ಮಯಿ ಪಿತಾಸ್ತೀತಿ
ಪಿತರ್ಯುಕ್ತಮ್ ಅಸ್ತೀತಿ ಚ ಕ್ವಾತ್ವಾ ವಿಶ್ವಸಿಷ್ಯಥ | 39 ತದಾ ತೇ ಪುನರಪಿ
ತಂ ಧರ್ತುಮ್ ಅಚೇಷ್ಟನ್ತಿ ಕಿನ್ತು ಸ ತೇಷಾಂ ಕರೇಭ್ಯೋ ನಿನ್ತೀರ್ಯ್ 40
ಪುನ ಯದ್ಧನ್ ಅದ್ಯಾಸ್ತೇ ಯತ್ರ ಪುರ್ವಂ ಯೋಹನ್ ಅಮಜ್ಜಯತ್
ತತ್ರಾಗತ್ಯ ನ್ಯವಸತ್ | 41 ತತೋ ಬಹವೋ ಲೋಕಾಸ್ತುಮೇಷಮ್ ಆಗತ್ಯ
ವ್ಯಾಹರನ್ ಯೋಹನ್ ಕಿಮಪ್ಯಾಶ್ಚರ್ಯ್ಯಂ ಕರ್ಮ ನಾಕರೋತ್ ಕಿನ್ತ್ವಸ್ಮಿನ್
ಮನುಷ್ಯೇ ಯಾ ಯಃ ಕಥಾ ಅಕಥಯತ್ ತಾಃ ಸರ್ವಾಃ ಸತ್ಯಾಃ; 42 ತತ್ರ ಚ
ಬಹವೋ ಲೋಕಾಸ್ತಸ್ಮಿನ್ ವ್ಯಶ್ವಸನ್ |

11 ಅನನ್ತರಂ ಮರಿಯಮ್ ತಸ್ಯಾ ಭಗಿನೀ ಮರ್ಥಾ ಚ ಯಸ್ಮಿನ್
ವೈಧನೀಯಾಗ್ರಾಮೇ ವಸತಸ್ತಸ್ಮಿನ್ ಗ್ರಾಮೇ ಇಲಿಯಾಸರ್
ನಾಮಾ ಪೀಡಿತ ಏಕ ಅಸೀತ್ | 2 ಯಾ ಮರಿಯಮ್ ಪ್ರಭುಂ
ಸುಗನ್ನಿತೇಲೈನ ಮದ್ದಯಿತ್ವಾ ಸ್ವಕೇಶೈಸ್ತಸ್ಯ ಚರಣೌ ಸಮಮಾರ್ಜತ್
ತಸ್ಯಾ ಭ್ರಾತಾ ಸ ಇಲಿಯಾಸರ್ ರೋಗೀ | 3 ಅಪರಶ್ಚ ಹೇ ಪ್ರಭೋ
ಭವಾನ್ ಯಸ್ಮಿನ್ ಪ್ರೀಯತೇ ಸ ಏವ ಪೀಡಿತೋಸ್ತೀತಿ ಕಥಾಂ
ಕಥಯಿತ್ವಾ ತಸ್ಯ ಭಗಿನೌ ಪ್ರೇಷಿತವತ್ಯೈ | 4 ತದಾ ಯೀಶುರಿಮಾಂ
ವಾರ್ತಾಂ ಶ್ರುತ್ವಾಕಥಯತ ಪೀಡೇಯಂ ಮರಣಾರ್ಥಂ ನ ಕಿನ್ವೀಶ್ವರಸ್ಯ
ಮಹಿಮಾರ್ಥಮ್ ಈಶ್ವರಪುತ್ರಸ್ಯ ಮಹಿಮಪ್ರಕಾಶಾರ್ಥಶ್ಚ ಜಾತಾ |
5 ಯೀಶು ಯದ್ವದಮಿಮರ್ಥಾಯಾಂ ತದ್ಭಗಿನೌಮ್ ಇಲಿಯಾಸರಿ
ಚಾಪ್ರೀಯತ, 6 ತಥಾಪಿ ಇಲಿಯಾಸರಃ ಪೀಡಾಯಾಃ ಕಥಂ ಶ್ರುತ್ವಾ
ಯತ್ರ ಅಸೀತ್ ತತ್ರೈವ ದಿನದ್ವಯಮತಿಷ್ಠತ್ | 7 ತತಃ ಪರಮ್
ಸ ಶಿಷ್ಯಾನಕಥಯದ್ ವಯಂ ಪುನ ಯಿಹೂದೀಯಪ್ರದೇಶಂ
ಯಾಮಃ | 8 ತತಶ್ಚೇ ಪ್ರತ್ಯವದನ್, ಹೇ ಗುರೋ ಸ್ವಲ್ಪದಿನಾನಿ ಗತಾನಿ
ಯಿಹೂದೀಯಾಸ್ತಾಂ ಪಾಷಾಣೈ ಹನ್ತುಮ್ ಉದ್ಯತಾಸ್ತಥಾಪಿ ಕಿಂ
ಪುನಸ್ತತ್ರ ಯಾಸ್ತಸಿ? 9 ಯೀಶುಃ ಪ್ರತ್ಯವದತ್, ಏಕಸ್ಮಿನ್ ದಿನೇ ಕಿಂ
ದ್ವಾದಶಘಟಿಕಾ ನ ಭವನ್ತಿ? ಕೋಪಿ ದಿವಾ ಗಚ್ಛನ್ ನ ಸ್ವಲತಿ ಯತಃ
ಸ ಏತಜ್ಜಗತೋ ದೀಪ್ತಿಂ ಪ್ರಾಪ್ನೋತಿ | 10 ಕಿನ್ತು ರಾತ್ರೌ ಗಚ್ಛನ್ ಸ್ವಲತಿ
ಯತೋ ಹೇತೋಸ್ತತ್ರ ದೀಪ್ತಿ ನಾಸ್ತಿ | 11 ಇಮಾಂ ಕಥಾಂ ಕಥಯಿತ್ವಾ ಸ
ತಾನವದದ್, ಅಸ್ಯಾಕಂ ಬನ್ಯಃ ಇಲಿಯಾಸರ್ ನಿಧಿತೋಭೂದ್ ಇದಾನೀಂ
ತಂ ನಿದ್ರಾತೋ ಜಾಗರಯಿತುಂ ಗಚ್ಛಾಮಿ | 12 ಯೀಶು ಮ್ಯುಕ್ತೌ
ಕಥಾಮಿಮಾಂ ಕಥಿತವಾನ್ ಕಿನ್ತು ವಿಶ್ರಾಮಾರ್ಥಂ ನಿದ್ರಾಯಾಂ ಕಥಿತವಾನ್
ಇತಿ ಜ್ಞಾತ್ವಾ ಶಿಷ್ಯಾ ಅಕಥಯನ್, 13 ಹೇ ಗುರೋ ಸ ಯದಿ ನಿದ್ರಾತಿ ತರ್ಹಿ

ಭದ್ರಮೇವ| 14 ತದಾ ಯೇಶುಃ ಸ್ವಷ್ಟಂ ತಾನ್ ವ್ಯಾಹರತ್, ಇಲಿಯಾಸರ್ ಅಮ್ಪಿಯತ; 15 ಕಿನ್ನು ಯೂಯಂ ಯಥಾ ಪ್ರತೀಧ ತದರ್ಥಮಹಂ ತತ್ರ ನ ಸ್ಥಿತವಾನ್ ಇತ್ಯಸ್ಮಾದ್ ಯುಷ್ಯನ್ನಿಮಿತ್ರಮ್ ಆಹ್ಲಾದಿತೋಹಂ, ತಥಾಪಿ ತಸ್ಯ ಸಮೀಪೇ ಯಾಮು | 16 ತದಾ ಥೋಮಾ ಯಂ ದಿದುಮಂ ವದನ್ನಿ ಸ ಸಜ್ಜಿನಃ ಶಿಷ್ಯಾನ್ ಅವದದ್ ವಯಮಪಿ ಗತ್ವಾ ತೇನ ಸಾರ್ಧಂ ಮ್ಪಿಯಾಮಹ್ಯೆ | 17 ಯೇಶುಸ್ತೋಪಸ್ಥಾಯ ಇಲಿಯಾಸರಃ ಶ್ವಶಾನೇ ಸ್ಥಾಪನಾತ್ ಚತ್ವಾರಿ ದಿನಾನಿ ಗತಾನೀತಿ ವಾರ್ತಾಂ ಶ್ರುತವಾನ್ | 18 ವೈಥನೀಯಾ ಯಿರೂಶಾಲಮಃ ಸಮೀಪಸ್ಥಾ ಕ್ರೋಶೈಕಮಾತ್ರಾನ್ವರಿತಾ; 19 ತಸ್ಮಾದ್ ಬಹವೋ ಯಿಹೂದೀಯಾ ಮರ್ಥಾಂ ಮರಿಯಮಜ್ಜ ಭ್ಯಾತ್ಯಶೋಕಾಪನ್ನಾಂ ಸಾನ್ವಯಿತುಂ ತಯೋಃ ಸಮೀಪಮ್ ಅಗಚ್ಛನ್ | 20 ಮರ್ಥಾ ಯೀಶೋರಾಗಮನವಾರ್ತಾಂ ಶ್ರುತ್ವೈವ ತಂ ಸಾಕ್ಷಾದ್ ಅಕರೋತ್ ಕಿನ್ನು ಮರಿಯಮ್ ಗೇಹ ಉಪವಿಶ್ಯ ಸ್ಥಿತಾ | 21 ತದಾ ಮರ್ಥಾ ಯೇಶುಮವಾದತ್, ಹೇ ಪ್ರಭೋ ಯದಿ ಭವಾನ್ ಅತ್ರಾಸ್ಥಾಸ್ಥತ್ ತರ್ಹಿ ಮಮ ಭ್ರಾತಾ ನಾಮರಿಷ್ಯತ್ | 22 ಕಿನ್ವಿದಾನೀಮಪಿ ಯದ್ ಈಶ್ವರೇ ಪ್ರಾರ್ಥಯಿಷ್ಯತೇ ಈಶ್ವರಸ್ತದ್ ದಾಸ್ಯತೀತಿ ಜಾನೇಹಂ | 23 ಯೇಶುರವಾದೀತ್ ತವ ಭ್ರಾತಾ ಸಮತ್ಪಾಸ್ಯತಿ | 24 ಮರ್ಥಾ ವ್ಯಾಹರತ್ ಶೇಷದಿವಸೇ ಸ ಉತ್ಥಾನಸಮಯೇ ಪ್ರೋತ್ಸಾಹ್ಯತೀತಿ ಜಾನೇಹಂ | 25 ತದಾ ಯೇಶುಃ ಕಥಿತವಾನ್ ಅಹಮೇವ ಉತ್ಥಾಪಯಿತಾ ಜೀವಯಿತಾ ಚ ಯಃ ಕಶ್ಚನ ಮಯಿ ವಿಶ್ವಸಿತಿ ಸ ಮೃತ್ಯಾಪಿ ಜೀವಿಷ್ಯತಿ; 26 ಯಃ ಕಶ್ಚನ ಚ ಜೀವನ್ ಮಯಿ ವಿಶ್ವಸಿತಿ ಸ ಕದಾಪಿ ನ ಮರಿಷ್ಯತಿ, ಅಸ್ಮಾಂ ಕಥಾಯಾಂ ಕಿಂ ವಿಶ್ವಸಿತಿ? (aiōn g165) 27 ಸಾವದತ್ ಪ್ರಭೋ ಯಸ್ಯಾವತರಣಾಪೇಕ್ಷಾಸ್ತಿ ಭವಾನ್ ಸಏವಾಭಿಷಿಕ್ತು ಈಶ್ವರಪುತ್ರ ಇತಿ ವಿಶ್ವಸಿಮಿ | 28 ಇತಿ ಕಥಾಂ ಕಥಯಿತ್ವಾ ಸಾ ಗತ್ವಾ ಸ್ವಾಂ ಭಗಿನೀಂ ಮರಿಯಮಂ ಗುಪ್ತಮಾಹೂಯ ವ್ಯಾಹರತ್ ಗುರುರುಪತಿಷ್ಯತಿ ತ್ವಾಮಾಹೂಯತಿ ಚ | 29 ಕಥಾಮಮಾಂ ಶ್ರುತ್ವಾ ಸಾ ತೂರ್ಣಮ್ ಉತ್ಥಾಯ ತಸ್ಯ ಸಮೀಪಮ್ ಅಗಚ್ಛತ್ | 30 ಯೇಶು ಗಾರ್ಥಮುದ್ಯಂ ನ ಪ್ರವಿಶ್ಯ ಯತ್ರ ಮರ್ಥಾ ತಂ ಸಾಕ್ಷಾದ್ ಅಕರೋತ್ ತತ್ರ ಸ್ಥಿತವಾನ್ | 31 ಯೇ ಯಿಹೂದೀಯಾ ಮರಿಯಮಾ ಸಾಕಂ ಗೃಹೇ ತಿಷ್ಠನ್ಸಸ್ತಾಮ್ ಅಸಾನ್ವಯನ ತೇ ತಾಂ ಕ್ಷಿಪ್ರಮ್ ಉತ್ಥಾಯ ಗಚ್ಛಂತಿಂ ವಿಲೋಕ್ಯ ವ್ಯಾಹರನ್, ಸ ಶ್ವಶಾನೇ ರೋದಿತುಂ ಯಾತಿ, ಇತ್ಯುಕ್ತ್ವಾ ತೇ ತಸ್ಯಾಃ ಪಶ್ಚಾದ್ ಅಗಚ್ಛನ್ | 32 ಯತ್ರ ಯೇಶುರತಿಷ್ಯತ್ ತತ್ರ ಮರಿಯಮ್ ಉಪಸ್ಥಾಯ ತಂ ದೃಷ್ಟ್ವಾ ತಸ್ಯ ಚರಣಯೋಃ ಪತಿತ್ವಾ ವ್ಯಾಹರತ್ ಹೇ ಪ್ರಭೋ ಯದಿ ಭವಾನ್ ಅತ್ರಾಸ್ಥಾಸ್ಥತ್ ತರ್ಹಿ ಮಮ ಭ್ರಾತಾ ನಾಮರಿಷ್ಯತ್ | 33 ಯೇಶುಸ್ತಾಂ ತಸ್ಯಾಃ ಸಜ್ಜಿನೋ ಯಿಹೂದೀಯಾಂಶ್ಚ ರುದತೋ ವಿಲೋಕ್ಯ ಶೋಕಾರ್ತುಃ ಸನ್ ದೀರ್ಘಂ ನಿಶ್ಚ್ಯ ಕಥಿತವಾನ್ ತಂ ಕುತ್ರಾಸ್ಥಾಯತೆ? 34 ತೇ ವ್ಯಾಹರನ್, ಹೇ ಪ್ರಭೋ ಭವಾನ್ ಅಗತ್ಯ ಪಶ್ಯತು | 35 ಯೇಶುನಾ ಶ್ವಂತಿಂ | 36 ಅತಏವ ಯಿಹೂದೀಯಾ ಅವದನ್, ಪಶ್ಯತಾಯಂ ತಸ್ಮಿನ್ ಕಿದ್ವಿನ್ ಅಪ್ಪಿಯತ | 37 ತೇಷಾಂ ಕೇಚಿದ್ ಅವದನ್ ಯೋನ್ವಾಯ ಚಕ್ಷುಷೀ ದತ್ತವಾನ್ ಸ ಕಿಮ್ ಅಸ್ಯ ಮೃತ್ಯುಂ ನಿವಾರಯಿತುಂ ನಾಶಕ್ನೋತ್? 38 ತತೋ ಯೇಶುಃ ಪುನರನ್ನದೀರ್ಘಂ ನಿಶ್ಚ್ಯ ಶ್ವಶಾನಾನಿಕಮ್ ಅಗಚ್ಛತ್ | ತತ್ ಶ್ವಶಾನಮ್ ಏಕಂ ಗಹ್ವರಂ ತನ್ಮುಖೇ ಪಾಷಾಣ ಏಕ ಅಸೀತ್ | 39 ತದಾ ಯೇಶುರವದದ್ ಏನಂ ಪಾಷಾಣಮ್ ಅಪಸಾರಯತ, ತತಃ ಪ್ರಮೀತಸ್ಯ ಭಗಿನೀ ಮರ್ಥಾವದತ್ ಪ್ರಭೋ, ಅಧುನಾ ತತ್ರ ದುರ್ಗನ್ನೋ ಜಾತಃ, ಯತೋದ್ಯ ಚತ್ವಾರಿ ದಿನಾನಿ

ಶ್ವಶಾನೇ ಸ ತಿಷ್ಠತಿ | 40 ತದಾ ಯೇಶುರವಾದೀತ್, ಯದಿ ವಿಶ್ವಸಿಷಿ ತರ್ಹೀಶ್ವರಸ್ಯ ಮಹಿಮಪ್ರಕಾಶಂ ದ್ರಕ್ಷ್ಯಸಿ ಕಥಾಮಮಾಂ ಕಿಂ ತುಭ್ಯಂ ನಾಕಥಯಂ? 41 ತದಾ ಮೃತಸ್ಯ ಶ್ವಶಾನಾತ್ ಪಾಷಾಣೋಽಪಸಾರಿತೇ ಯೇಶುರೂರ್ಧ್ವಂ ಪಶ್ಯನ್ ಅಕಥಯತ್, ಹೇ ಪಿತ ಮರಮ ನೇವೇಸನಮ್ ಅಶ್ರುಣೋಃ ಕಾರಣಾದಸ್ಮಾತ್ ತ್ವಾಂ ಧನ್ಯಂ ವದಾಮಿ | 42 ತ್ವಂ ಸತತಂ ಶ್ರುಣೋಷಿ ತದಪ್ಯಹಂ ಜಾನಾಮಿ, ಕಿನ್ನು ತ್ವಂ ಮಾಂ ಯತ್ ಪ್ರೈರಯಸ್ತದ್ ಯಥಾಸ್ಥಿನ್ ಸ್ಥಾನೇ ಸ್ಥಿತಾ ಲೋಕಾ ವಿಶ್ವಸನ್ನಿ ತದರ್ಥಮ್ ಇದಂ ವಾಕ್ಯಂ ವದಾಮಿ | 43 ಇಮಾಂ ಕಥಾಂ ಕಥಯಿತ್ವಾ ಸ ಪ್ರೋಚ್ಛೈರಾಹ್ವಯತ್, ಹೇ ಇಲಿಯಾಸರ್ ಬಹಿರಾಗಚ್ಛ | 44 ತತಃ ಸ ಪ್ರಮೀತಃ ಶ್ವಶಾನವಸ್ತ್ರೈ ಬದ್ರಹಸ್ತಪಾದೋ ಗಾತ್ರಮಾರ್ಜನವಾಸಸಾ ಬದ್ರಮುಖಶ್ಚ ಬಹಿರಾಗಚ್ಛತ್ | ಯೇಶುರುದಿತವಾನ್ ಬನ್ನನಾನಿ ಮೋಚಯಿತ್ವಾ ತ್ವಚ್ಛೈನಂ | 45 ಮರಿಯಮಃ ಸಮೀಪಮ್ ಅಗತಾ ಯೇ ಯಿಹೂದೀಯಲೋಕಾಸ್ತದಾ ಯೇಶೋರೇತತ್ ಕರ್ಮಾಪಶ್ಯನ್ ತೇಷಾಂ ಬಹವೋ ವ್ಯಶ್ವಸನ್, 46 ಕಿನ್ನು ಕೇಚಿದನ್ಯೇ ಫಿರೂಶಿನಾಂ ಸಮೀಪಂ ಗತ್ವಾ ಯೇಶೋರೇತಸ್ಯ ಕರ್ಮಣೋ ವಾರ್ತಾಮ್ ಅವದನ್ | 47 ತತಃ ಪಂ ಪ್ರಧಾನಯಾಜಕಾಃ ಫಿರೂಶಿನಾಶ್ಚ ಸಭಾಂ ಕೃತ್ವಾ ವ್ಯಾಹರನ್ ವಯಂ ಕಿಂ ಕುರ್ಮ್ಯೇ? ಏಷ ಮಾನವೋ ಬಹೂನ್ಯಾಶ್ಚಯ್ಯುಕ್ತಮ್ಯುಕ್ತಮ್ಯುಕ್ತ ಕರೋತಿ | 48 ಯದೀದ್ಯಶಂ ಕರ್ಮ್ಯ ಕರ್ತುಂ ನ ವಾರಯಾಮಸ್ಕರ್ಹಿ ಸರ್ವೇ ಲೋಕಾಸ್ತಸ್ಮಿನ್ ವಿಶ್ವಸಿಷ್ಯನ್ನಿ ರೋಮಿಲೋಕಾಶ್ಚಾತ್ಯಾಸ್ತಾಮ್ ಅನಯಾ ರಾಜಧಾನ್ಯಾ ಸಾರ್ಧಂ ರಾಜ್ಯಮ್ ಆರ್ಭೇತ್ಸ್ಯಂತಿ | 49 ತದಾ ತೇಷಾಂ ಕಿಯಫಾನಾಮಾ ಯಸ್ತಸ್ಮಿನ್ ವಶ್ರೇ ಮಹಾಯಾಜಕಪದೇ ನ್ಯಯಂಜ್ಯತ ಸ ಪ್ರತ್ಯವದದ್ ಯೂಯಂ ಕಿಮಪಿ ನ ಜಾನೀಥ; 50 ಸಮಗ್ರದೇಶಸ್ಯ ವಿನಾಶತೋಪಿ ಸರ್ವಲೋಕಾರ್ಥಮ್ ಏಕಸ್ಯ ಜನಸ್ಯ ಮರಣಮ್ ಅಸ್ಮಾಕಂ ಮಜ್ಜಲಹೇತುಕಮ್ ಏತಸ್ಯ ವಿವೇಚನಾಮಪಿ ನ ಕುರುಥ | 51 ಏತಾಂ ಕಥಾಂ ಸ ನಿಜಬದ್ಧಾ ವ್ಯಾಹರನ್ ಇತಿ ನ, 52 ಕಿನ್ನು ಯೇಶೂಸ್ತದ್ದೇಶೀಯಾನಾಂ ಕಾರಣಾತ್ ಪ್ರಾಣಾನ್ ತ್ಯಕ್ತ್ವತಿ, ದಿಶಿ ದಿಶಿ ವಿಕೀರ್ಣಾನ್ ಈಶ್ವರಸ್ಯ ಸನ್ಮಾನಾನ್ ಸಂಗೃಹ್ಯೈಕಜಾತಿಂ ಕರಿಷ್ಯತಿ ಚ, ತಸ್ಮಿನ್ ವಶ್ರೇ ಕಿಯಫಾ ಮಹಾಯಾಜಕತ್ವಪದೇ ನಿಯುಕ್ತಃ ಸನ್ ಇದಂ ಭವಿಷ್ಯದ್ವಾಕ್ಯಂ ಕಥಿತವಾನ್ | 53 ತದ್ವಿನಮಾರಭ್ಯ ತೇ ಕಥಂ ತಂ ಹನ್ತುಂ ಶಕ್ಯವನ್ನೀತಿ ಮನ್ವಣಾಂ ಕರ್ತುಂ ಪ್ರಾರೇಭಿರೇ | 54 ಅತಏವ ಯಿಹೂದೀಯಾನಾಂ ಮಧ್ಯೇ ಯೇಶುಃ ಸಪ್ರಕಾಶಂ ಗಮನಾಗಮನೇ ಅಕ್ರೂತ್ಯಾ ತಸ್ಮಾದ್ ಗತ್ವಾ ಪ್ರಾನ್ತರಸ್ಯ ಸಮೀಪಸ್ಥಾಯಿಪ್ರದೇಶಸ್ಯೇಫಾಯಿಮ್ ನಾಮ್ನಿ ನಗರೇ ಶಿಷ್ಯೈಃ ಸಾಕಂ ಕಾಲಂ ಯಾಪಯಿತುಂ ಪ್ರಾರೇಭೇ | 55 ಅನನ್ತರಂ ಯಿಹೂದೀಯಾನಾಂ ನಿಸ್ತಾರೋತ್ಸವೇ ನಿಕಟವತ್ತಿನಿ ಸತಿ ತದುತ್ತವಾತ್ ಪೂರ್ವ್ವಂ ಸ್ವಾನ್ ಶುಚೀನ್ ಕರ್ತುಂ ಬಹವೋ ಜನಾ ಗ್ರಾಮೇಭ್ಯೋ ಯಿರೂಶಾಲಮ್ ನಗರಮ್ ಅಗಚ್ಛನ್, 56 ಯೇಶೋರನ್ನೇಷಣಂ ಕೃತ್ವಾ ಮನ್ನಿರೇ ದಕ್ಷಾಯಮಾನಾಃ ಸನ್ನಃ ಪರಸ್ಪರಂ ವ್ಯಾಹರನ್, ಯುಷ್ಯಾಕಂ ಕೀದ್ಯಶೋ ಬೋಧೋ ಜಾಯತೇ? ಸ ಕಿಮ್ ಉತ್ಸವೇಽಸ್ಮಿನ್ ಅತ್ರಾಗಮಿಷ್ಯತಿ? 57 ಸ ಚ ಕುತ್ರಾಸ್ತಿ ಯದ್ಯೇತತ್ ಕಶ್ಚಿದ್ ವೇತ್ತಿ ತರ್ಹಿ ದರ್ಶಯತು ಪ್ರಧಾನಯಾಜಕಾಃ ಫಿರೂಶಿನಶ್ಚ ತಂ ಧರ್ತುಂ ಪೂರ್ವ್ವಮ್ ಇಮಾಮ್ ಆಜ್ಞಾಂ ಪ್ರಾಚಾರಯನ್ |

12 ನಿನ್ನಾರೋತನವಾತ್ ಪೂರ್ವಂ ದಿನಷಟ್ಕೀ ಸ್ಥಿತೇ ಯೀಶು ಯಂ
 ಪ್ರಮೀತಮ್ ಇಲಿಯಾಸರಂ ಶ್ರುಶಾನಾದ್ ಉದಸ್ಥಾಪರತ್ ತಸ್ಯ
 ನಿವಾಸಸ್ಥಾನಂ ಬೈಥನಿಯಾಗ್ರಾಮಮ್ ಆಗಚ್ಛತ್ | 2 ತತ್ರ ತದರ್ಥಂ
 ರಜನ್ಯಾಂ ಭೋಜ್ಯೇ ಕೃತೇ ಮರ್ಥಾ ಪರ್ಯವೇಷಯದ್ ಇಲಿಯಾಸರ್
 ಚ ತಸ್ಯ ಸಜ್ಜೆಭಿಃ ಸಾರ್ಧಂ ಭೋಜನಾನಸನ ಉಪಾವಿಶತ್ | 3 ತದಾ
 ಮರಿಯಮ್ ಅರ್ಧಸೇಟಿಕಂ ಬಹುಮೂಲ್ಯಂ ಜಟಾಮಾಂಸೀಯಂ ತೈಲಮ್
 ಆನೀಯ ಯೀಶೋಶ್ಚರಣಯೋ ಮರ್ಧ್ಯಯಿತ್ವಾ ನಿಜಕೇಶ ಮರ್ಷ್ಯಮ್
 ಆರಭತಃ; ತದಾ ತೈಲಸ್ಯ ಪರಿಮಲೇನ ಗೃಹಮ್ ಆಮೋದಿತಮ್ ಅಭವತ್ |
 4 ಯಃ ಶಿಮೋನಃ ಪುತ್ರ ರಿಷ್ಕಿಯೋತೀಯೋ ಯಿಹೂದಾನಾಮಾ
 ಯೀಶುಂ ಪರಕರೇಷು ಸಮರ್ಪಯಿಷ್ಯತಿ ಸ ಶಿಷ್ಯಸ್ತದಾ ಕಥಿತವಾನ್,
 5 ಏತತ್ಕೈಲಂ ತ್ರಿಭಿಃ ಶತ್ರು ಮರ್ಧ್ಯಾಪದೈ ವಿಕ್ರೀತಂ ಸದ್ ದರಿದ್ರೇಭ್ಯಃ
 ಕುತೋ ನಾದೀಯತ? 6 ಸ ದರಿದ್ರಲೋಕಾರ್ಥಮ್ ಅಚಿನ್ತಯದ್
 ಇತಿ ನ, ಕಿನ್ನು ಸ ಚೌರ ಏವಂ ತನ್ನಿಕಟೇ ಮುದ್ರಾಸಮ್ಪುಟಕಸ್ಥಿತ್ವಾ
 ತನ್ನದ್ರೇ ಯದತಿಷ್ಠತ್ ತದಪಾಹರತ್ ತಸ್ಮಾತ್ ಕಾರಣಾದ್ ಇಮಾಂ
 ಕಥಾಮಕಥಯತ್ | 7 ತದಾ ಯೀಶುರಕಥಯದ್ ಏನಾಂ ಮಾ ವಾರಯ
 ಸಾ ಮಮ ಶ್ರುಶಾನಸ್ಥಾಪನದಿನಾರ್ಥಂ ತದರಕ್ಷಯತ್ | 8 ದರಿದ್ರಾ
 ಯುಷ್ಣಾಕಂ ಸನ್ನಿಧೌ ಸರ್ವದಾ ತಿಷ್ಠನ್ನಿ ಕಿನ್ನು ಸಂ ಸರ್ವದಾ ಯುಷ್ಣಾಕಂ
 ಸನ್ನಿಧೌ ನ ತಿಷ್ಣಾಮಿ | 9 ತತಃ ಪರಂ ಯೀಶುಸ್ತತ್ರಾಸ್ತೀತಿ ವಾರ್ತಾಂ ಶ್ರುತ್ವಾ
 ಬಹವೋ ಯಿಹೂದೀಯಾಸ್ತಂ ಶ್ರುಶಾನಾದುತ್ಥಾಪಿತಮ್ ಇಲಿಯಾಸರಚ್ಛ
 ದ್ರಷ್ಟುಂ ತತ್ ಸ್ಥಾನಮ್ ಆಗಚ್ಛನ್ | 10 ತದಾ ಪ್ರಧಾನಯಾಜಕಾಸ್ತಮ್
 ಇಲಿಯಾಸರಮಪಿ ಸಂಹರ್ತುಮ್ ಅಮನ್ತಯನ್; 11 ಯತಸ್ತೇನ ಬಹವೋ
 ಯಿಹೂದೀಯಾ ಗತ್ತಾ ಯೀಶೌ ವೃಶ್ಚಸನ್ | 12 ಅನನ್ತರಂ ಯೀಶು
 ಯಿರೂಶಾಲಮ್ ನಗರಮ್ ಆಗಚ್ಛತೀತಿ ವಾರ್ತಾಂ ಶ್ರುತ್ವಾ ಪರೇಸಕನಿ
 ಉತ್ಸವಾಗತಾ ಬಹವೋ ಲೋಕಾಃ 13 ಖಜ್ಜೂರಪತ್ರಾದ್ಯಾನೀಯ ತಂ
 ಸಾಕ್ಷಾತ್ ಕರ್ತುಂ ಬಹಿರಾಗತ್ಯ ಜಯ ಜಯೀತಿ ವಾಚಂ ಪ್ರೋಚ್ಛೈ
 ವಕುಮ್ ಆರಭನ್, ಇಸ್ರಾಯೇಲೋ ಯೋ ರಾಜಾ ಪರಮೇಶ್ವರಸ್ಯ
 ನಾಮ್ನಾಗಚ್ಛತಿ ಸ ಧನ್ಯಃ | 14 ತದಾ "ಹೇ ಸಿಯೋನಃ ಕನ್ಯೇ ಮಾ
 ಬೈಷೀಃ ಪಶ್ಚಾಯಂ ತವ ರಾಜಾ ಗರ್ಧಭಶಾಪಕಮ್ ಆರುಹ್ಯಾಗಚ್ಛತಿ"
 15 ಇತಿ ಶಾಸ್ತ್ರೀಯವಚನಾನುಸಾರೇಣ ಯೀಶುರೇಕಂ ಯುವಗರ್ಧಭಂ
 ಪ್ರಾಪ್ಯ ತದುಪರ್ಯಾರೋಹತ್ | 16 ಅಸ್ಯಾಃ ಘಟನಾಯಾಸ್ತಾತ್ಯರ್ಯಂ
 ಶಿಷ್ಯಾಃ ಪ್ರಥಮಂ ನಾಬುದ್ಧನ್, ಕಿನ್ನು ಯೀಶೌ ಮಹಿಮಾನಂ ಪ್ರಾಪ್ತೇ ಸತಿ
 ವಾಕ್ಯಮಿದಂ ತಸ್ಮಿನ್ ಅಕಥ್ಯತ ಲೋಕಾಶ್ಚ ತಮ್ಮತೀತ್ಯಮ್ ಅಕುರ್ವನ್ ಇತಿ
 ತೇ ಸ್ತುತವನ್ | 17 ಸ ಇಲಿಯಾಸರಂ ಶ್ರುಶಾನಾದ್ ಆಗನ್ತುಮ್ ಅಕ್ಷತವಾನ್
 ಶ್ರುಶಾನಾಚ್ಛ ಉದಸ್ಥಾಪಯದ್ ಯೇ ಯೇ ಲೋಕಾಸ್ತತ್ಯರ್ಯಂ ಸಾಕ್ಷಾತ್
 ಅಪಶ್ಯನ್ ತೇ ಪ್ರಮಾಣಂ ದಾತುಮ್ ಆರಭನ್ | 18 ಸ ಏತಾದೃಶಮ್
 ಅದ್ಭುತಂ ಕಮ್ಯಕರೋತ್ ತಸ್ಯ ಜನಶ್ರುತೇ ಲೋಕಾಸ್ತಂ ಸಾಕ್ಷಾತ್
 ಕರ್ತುಮ್ ಆಗಚ್ಛನ್ | 19 ತತಃ ಫಿರೂಶಿನಃ ಪರಸ್ಪರಂ ವಕುಮ್ ಆರಭನ್
 ಯುಷ್ಣಾಕಂ ಸರ್ವಾಶ್ಚೇಷ್ಣಾ ವೃಥಾ ಜಾತಾಃ, ಇತಿ ಕಿಂ ಯೂಯಂ ನ
 ಬುದ್ಧದ್ವೇ? ಪಶ್ಯತ ಸರ್ವೇ ಲೋಕಾಸ್ತಸ್ಯ ಪಶ್ಚಾದ್ವರ್ತಿನೋಭವನ್ | 20
 ಭಜನಂ ಕರ್ತುಮ್ ಉತ್ಸವಾಗತಾನಾಂ ಲೋಕಾನಾಂ ಕತಿಪಯಾ ಜನಾ
 ಅನ್ಯದೇಶೀಯಾ ಆಸನ್, 21 ತೇ ಗಾಲೀಲೀಯಬೈತ್ಯದಾನಿವಾಸಿನಃ
 ಫಿಲಿಪಸ್ಯ ಸಮೀಪಮ್ ಆಗತ್ಯ ವ್ಯಾಹರನ್ ಹೇ ಮಹೇಚ್ಛ ವಯಂ ಯೀಶುಂ
 ದ್ರಷ್ಟುಮ್ ಇಚ್ಛಾಮಃ | 22 ತತಃ ಫಿಲಿಪೋ ಗತ್ತಾ ಅನ್ವಿಯಮ್ ಅವದತ್

ಪಶ್ಚಾದ್ ಅನ್ವಿಯಫಿಲಿಪೌ ಯೀಶವೇ ವಾರ್ತಾಮ್ ಅಕಥಯತಾಂ | 23
 ತದಾ ಯೀಶುಃ ಪ್ರತ್ಯುದಿತವಾನ್ ಮಾನವಸುತಸ್ಯ ಮಹಿಮಪ್ರಾಪ್ತಿಸಮಯ
 ಉಪಸ್ಥಿತಃ | 24 ಅಹಂ ಯುಷ್ಣಾಂತಿಯಧಾರ್ಥಂ ವದಾಮಿ, ಧಾನ್ಯಬೀಜಂ
 ಮೃತ್ತಿಕಾಯಾಂ ಪತಿತ್ವಾ ಯದಿ ನ ಮೃಯತೇ ತರ್ಹ್ಯೇಕಾಕೀ ತಿಷ್ಠತಿ ಕಿನ್ನು
 ಯದಿ ಮೃಯತೇ ತರ್ಹಿ ಬಹುಗುಣಂ ಫಲಂ ಫಲತಿ | 25 ಯೋ ಜನೇ
 ನಿಜಪ್ರಾಣಾನ್ ಪ್ರಿಯಾನ್ ಜಾನಾತಿ ಸ ತಾನ್ ಹಾರಯಿಷ್ಯತಿ ಕಿನ್ನು ಯೇ
 ಜನ ಇಹಲೋಕೇ ನಿಜಪ್ರಾಣಾನ್ ಅಪ್ರಿಯಾನ್ ಜಾನಾತಿ ಸೇನನ್ಯಾಯಃ
 ಪ್ರಾಪ್ತುಂ ತಾನ್ ರಕ್ಷಿಷ್ಯತಿ | (aïrîog 9166) 26 ಕಚ್ಛಿದ್ ಯದಿ ಮಮ
 ಸೇವಕೋ ಭವಿತುಂ ವಾಚ್ಛತಿ ತರ್ಹಿ ಸ ಮಮ ಪಶ್ಚಾದ್ಯಾಂ ಭವತು,
 ತಸ್ಮಾದ್ ಅಹಂ ಯತ್ರ ತಿಷ್ಣಾಮಿ ಮಮ ಸೇವಕೇಪಿ ತತ್ರ ಸ್ಯಾಸ್ಯತಿ;
 ಯೋ ಜನೋ ಮಾಂ ಸೇವತೇ ಮಮ ಪಿತಾಪಿ ತಂ ಸಮ್ಯಂಸೃತೇ |
 27 ಸಾಮೃತಂ ಮಮ ಪ್ರಾಣಾ ವ್ಯಾಕುಲಾ ಭವನ್ತಿ, ತಸ್ಮಾದ್ ಹೇ ಪಿತರ
 ಏತಸ್ಮಾತ್ ಸಮಯಾನ್ ಮಾಂ ರಕ್ಷ, ಇತ್ಯಹಂ ಕಿಂ ಪ್ರಾರ್ಥಯಿಷ್ಯೇ?
 ಕಿನ್ನುಹಮ್ ಏತತ್ಸಮಯಾರ್ಥಮ್ ಅವತೀರ್ಣವಾನ್ | 28 ಹೇ
 ಪಿತಃ ಸ್ವನಾಮ್ನೋ ಮಹಿಮಾನಂ ಪ್ರಕಾಶಯ; ತನ್ನೈವ ಸ್ವನಾಮ್ನೋ
 ಮಹಿಮಾನಮ್ ಅಹಂ ಪ್ರಾಕಾಶಯಂ ಪುನರಪಿ ಪ್ರಕಾಶಯಿಷ್ಯಾಮಿ,
 ಏಷಾ ಗಗಣೀಯಾ ವಾಣೀ ತಸ್ಮಿನ್ ಸಮಯೇಽಜಾಯತ | 29 ತಚ್ಛುತ್ವಾ
 ಸಮೀಪಸ್ಥಲೋಕಾನಾಂ ಕೇಚಿದ್ ಅವದನ್ ಮೇಘೋಽಗರ್ಜೀತ್, ಕೇಚಿದ್
 ಅವದನ್ ಸ್ವರ್ಗೀಯದೂತೋಽನೇನ ಸಹ ಕಥಾಮಚಕಥತ್ | 30
 ತದಾ ಯೀಶುಃ ಪ್ರತ್ಯವಾದೀತ್, ಮದರ್ಥಂ ಶಬ್ದೋಯಂ ನಾಭೂತ್
 ಯುಷ್ಕದರ್ಥಮೇವಾಭೂತ್ | 31 ಅಧುನಾ ಜಗತೋಸ್ಯ ವಿಚಾರಃ
 ಸಮೃತ್ಯತೇ, ಅಧುನಾಸ್ಯ ಜಗತಃ ಪತೀ ರಾಜ್ಯತ್ ಚ್ಯೋಷ್ಯತಿ | 32
 ಯದ್ಯಕಃ ಪೃಥಿವ್ಯಾ ಊರ್ಧ್ವೇ ಪ್ರೋತ್ಥಾಪಿತೋಸ್ತಿ ತರ್ಹಿ ಸರ್ವಾನ್
 ಮಾನವಾನ್ ಸ್ವಸಮೀಪಮ್ ಆಕರ್ಷಿಷ್ಯಾಮಿ | 33 ಕಥಂ ತಸ್ಯ ಮೃತಿ
 ಭವಿಷ್ಯತಿ, ಏತದ್ ಬೋಧಯತುಂ ಸ ಇಮಾಂ ಕಥಾಮ್ ಅಕಥಯತ್ |
 34 ತದಾ ಲೋಕಾ ಅಕಥಯನ್ ಸೋಭಿಷಿಕ್ತಃ ಸರ್ವದಾ ತಿಷ್ಠತೀತಿ
 ವ್ಯವಸ್ಥಾಗ್ನೇ ಶ್ರುತಮ್ ಅಸ್ಮಾಭಿಃ, ತರ್ಹಿ ಮನುಷ್ಯಪುತ್ರಃ ಪ್ರೋತ್ಥಾಪಿತೋ
 ಭವಿಷ್ಯತೀತಿ ವಾಕ್ಯಂ ಕಥಂ ವದಸಿ? ಮನುಷ್ಯಪುತ್ರೋಯಂ ಕಃ? (aïrîon
 9165) 35 ತದಾ ಯೀಶುರಕಥಾಯದ್ ಯುಷ್ಣಾಭಿಃ ಸಾರ್ಧಮ್ ಅಲ್ಪದಿನಾನಿ
 ಜ್ಯೋತಿರಾಸ್ತೇ, ಯಥಾ ಯುಷ್ಣಾನ್ ಅನ್ಯಕಾರೋ ನಾಚ್ಛಾದಯತಿ ತದರ್ಥಂ
 ಯಾವತ್ಕಾಲಂ ಯುಷ್ಣಾಭಿಃ ಸಾರ್ಧಂ ಜ್ಯೋತಿಸ್ತಿಷ್ಠತಿ ತಾವತ್ಕಾಲಂ ಗಚ್ಛತಃ;
 ಯೋ ಜನೋಽನ್ಯಕಾರೇ ಗಚ್ಛತಿ ಸ ಕುತ್ರ ಯಾತೀತಿ ನ ಜಾನಾತಿ | 36
 ಅತಏವ ಯಾವತ್ಕಾಲಂ ಯುಷ್ಣಾಕಂ ನಿಕಟೇ ಜ್ಯೋತಿರಾಸ್ತೇ ತಾವತ್ಕಾಲಂ
 ಜ್ಯೋತೀರೂಪಸನ್ನಾನಾ ಭವಿತುಂ ಜ್ಯೋತಿಸಿ ವಿಶ್ವಸಿತಃ; ಇಮಾಂ ಕಥಾಂ
 ಕಥಯಿತ್ವಾ ಯೀಶುಃ ಪ್ರಸ್ಥಾಯ ತೇಭ್ಯಃ ಸ್ವಂ ಗುಪ್ತವಾನ್ | 37 ಯದ್ಯಪಿ
 ಯೀಶುಸ್ತೇಷಾಂ ಸಮಕ್ಷಮ್ ಏತಾವದಾಶ್ಚರ್ಯಕಮ್ಯಾಣಿ ಕೃತವಾನ್
 ತಥಾಪಿ ತೇ ತಸ್ಮಿನ್ ನ ವೃಶ್ಚಸನ್ | 38 ಅತಏವ ಕಃ ಪ್ರತ್ಯೇತಿ
 ಸುಸಂವಾದಂ ಪರೇಶಾಸ್ಮತ್ ಪ್ರಚಾರಿತಂ? ಪ್ರಕಾಶತೇ ಪರೇಶಸ್ಯ ಹಸ್ತಃ
 ಕಸ್ಯ ಚ ಸನ್ನಿಧೌ? ಯಿಶಯಿಭವಿಷ್ಯದ್ವಾದಿನಾ ಯದೇತದ್ ವಾಕ್ಯಮುಕ್ತಂ
 ತತ್ ಸಫಲಮ್ ಅಭವತ್ | 39 ತೇ ಪ್ರತ್ಯೇತುಂ ನಾಶನ್ನುವನ್ ತಸ್ಮಿನ್
 ಯಿಶಯಿಭವಿಷ್ಯದ್ವಾದಿ ಪುನರವಾದೀದ್, 40 ಯದಾ, "ತೇ ನಯನ್ನೈ ನ
 ಪಶ್ಯನ್ತಿ ಬುದ್ಧಿಭಿಶ್ಚ ನ ಬುದ್ಧನ್ತೇ ತೈ ಮನಃಸು ಪರಿವರ್ತಿತೇಷು ಚ ತಾನಹಂ
 ಯಥಾ ಸ್ವಸ್ಥಾನ ನ ಕರೋಮಿ ತಥಾ ಸ ತೇಷಾಂ ಲೋಚನಾನ್ಯನ್ಯಾನಿ

ಕೃತ್ಯಾ ತೇಷಾಮನ್ಯುಃಕರಣಾನಿ ಗಾಧಾನಿ ಕರಿಷ್ಯತಿ | " 41 ಯಶಯಿಯೋ ಯದಾ ಯೀಶೋ ಮರ್ಹಿಮಾನಂ ವಿಲೋಕ್ಯ ತಸ್ಮಿನ್ ಕಥಾಮಕಥಯತ್ ತದಾ ಭವಿಷ್ಯದ್ವಾಕ್ಯಮ್ ಈದೃಶಂ ಪ್ರಕಾಶಯತ್ | 42 ತಥಾಪ್ಯಧಿಪತಿನಾಂ ಬಹವಸ್ತಸ್ಮಿನ್ ಪ್ರತ್ಯಾಯನ್ | ಕಿನ್ನು ಫಿರೂಲಿನಸ್ತಾನ್ ಭಜನಗೃಹಾದ್ ದೂರಿಕುರ್ವನ್ತೀತಿ ಭಯಾತ್ ತೇ ತಂ ನ ಸ್ವೀಕೃತವನ್ | 43 ಯತ ಈಶ್ವರಸ್ಯ ಪ್ರಶಂಸಾತೋ ಮಾನವಾನಾಂ ಪ್ರಶಂಸಾಯಾಂ ತೇಽಪಿಯನ್ | 44 ತದಾ ಯೀಶುರುಚ್ಯೈಃಕಾರಮ್ ಅಕಥಯದ್ ಯೋ ಜನೋ ಮಯಿ ವಿಶ್ವಸಿತಿ ಸ ಕೇವಲೇ ಮಯಿ ವಿಶ್ವಸಿತಿತಿ ನ, ಸ ಮತ್ಪ್ರೇರಕೇಽಪಿ ವಿಶ್ವಸಿತಿ | 45 ಯೋ ಜನೋ ಮಾಂ ಪಶ್ಯತಿ ಸ ಮತ್ಪ್ರೇರಕಮಪಿ ಪಶ್ಯತಿ | 46 ಯೋ ಜನೋ ಮಾಂ ಪ್ರತ್ಯೇತಿ ಸ ಯಥಾನ್ಯಕಾರೇ ನ ತಿಷ್ಠತಿ ತದರ್ಥಮ್ ಅಹಂ ಜ್ಯೋತಿಸ್ತರೂಪೋ ಭೂತ್ಯಾ ಜಗತ್ಯಸ್ಮಿನ್ ಅವತೀರ್ಣವಾನ್ | 47 ಮಮ ಕಥಾಂ ಶ್ರುತ್ವಾ ಯದಿ ಕಶ್ಚಿನ್ ನ ವಿಶ್ವಸಿತಿ ತರ್ಹಿ ತಮಹಂ ದೋಷಿಣಂ ನ ಕರೋಮಿ, ಯತೋ ಹೇತೋ ಜಗತೋ ಜನಾನಾಂ ದೋಷಾನ್ ನಿಶ್ಚಿತಾನ್ ಕರ್ತುಂ ನಾಗತ್ಯ ತಾನ್ ಪರಿಚಾತುಮ್ ಆಗತೋಸ್ಮಿ | 48 ಯಃ ಕಶ್ಚಿನ್ ಮಾಂ ನ ಶ್ರದ್ಧಾಯ ಮಮ ಕಥಂ ನ ಗೃಹ್ಣಾತಿ, ಅನ್ಯಸ್ತಂ ದೋಷಿಣಂ ಕರಿಷ್ಯತಿ ವಸ್ತುತಸ್ತು ಯಾಂ ಕಥಾಮಹಮ್ ಅಚಕಥಂ ಸಾ ಕಥಾ ಚರವೇನ್ವಿತಿ ತಂ ದೋಷಿಣಂ ಕರಿಷ್ಯತಿ | 49 ಯತೋ ಹೇತೋರಹಂ ಸ್ವತಃ ಕಿಮಪಿ ನ ಕಥಯಾಮಿ, ಕಿಂ ಕಿಂ ಮಯಾ ಕಥಯಿತವ್ಯಂ ಕಿಂ ಸಮುಪದೇಷ್ಯವ್ಯಂ ಇತಿ ಮತ್ಪ್ರೇರಯಿತಾ ಪಿತಾ ಮಾಮಾಜ್ಞಾಪಯತ್ | 50 ತಸ್ಯ ಸಾಜ್ಞಾ ಅನನ್ಯಾಯರಿತ್ಯಹಂ ಜಾನಾಮಿ, ಅತಃವಾಹಂ ಯತ್ ಕಥಯಾಮಿ ತತ್ ಪಿತಾ ಯಥಾಜ್ಞಾಪಯತ್ ತದ್ವೈವ ಕಥಯಾಮ್ಯಹಮ್ |

(aiṅionis g166)

13 ನಿನ್ಯಾರೋತ್ತವಸ್ಯ ಕಿಚ್ಚೈತ್ಯಾಲಾತ್ ಪೂರ್ವಂ ಪೃಥಿವ್ಯಾಃ ಪಿತುಃ ಸಮೀಪಗಮನಸ್ಯ ಸಮಯಃ ಸನ್ನಿಕರ್ಮೋಭೂದ್ ಇತಿ ಜ್ಞಾತ್ವಾ ಯೀಶುರಾಪ್ರಥಮಾದ್ ಯೇವ ಜಗತ್ಪ್ರವಾಸಿಷ್ಠಾತ್ಮೀಯಲೋಕೇಷ ಪೇಮ ಕರೋತಿ ಸ್ಯ ತೇಷು ಶೇಷಂ ಯಾವತ್ ಪೇಮ ಕೃತವಾನ್ | 2 ಪಿತಾ ತಸ್ಯ ಹಸ್ತೇ ಸರ್ವಂ ಸಮರ್ಪಿತವಾನ್ ಸ್ವಯಮ್ ಈಶ್ವರಸ್ಯ ಸಮೀಪಾದ್ ಆಗಚ್ಛದ್ ಈಶ್ವರಸ್ಯ ಸಮೀಪಂ ಯಾಸ್ಯತಿ ಚ, ಸರ್ವಾಣ್ಯೇತಾನಿ ಜ್ಞಾತ್ವಾ ರಜನ್ಯಾಂ ಭೋಜನೇ ಸಮ್ಪೂರ್ಣೇ ಸತಿ, 3 ಯದಾ ಶೈತಾನ್ ತಂ ಪರಹಸ್ತೇಷು ಸಮರ್ಪಯಿತುಂ ಶಿಮೋನಃ ಪುತ್ರಸ್ಯ ಈಷ್ಠಿಯೋತಿಯಸ್ಯ ಯಿಹೂದಾ ಅನ್ಯಃಕರಣೇ ಕುಪ್ರವೃತ್ತಿಂ ಸಮಾರ್ಪಯತ್, 4 ತದಾ ಯೀಶು ಭೋಜನಾನಸನಾದ್ ಉತ್ಥಾಯ ಗಾತ್ರವಸ್ತ್ರಂ ಮೋಚಯಿತ್ವಾ ಗಾತ್ರಮಾರ್ಜನವಸ್ತ್ರಂ ಗೃಹೀತ್ವಾ ತೇನ ಸ್ವಕಟಿಮ್ ಅಬಧ್ನಾತ್, 5 ಪಶ್ಚಾದ್ ಏಕಪಾತ್ರೇ ಜಲಮ್ ಅಭಿಷಿಚ್ಯ ಶಿಷ್ಯಾಣಾಂ ಪಾದಾನ್ ಪ್ರಕ್ಷಾಲ್ಯ ತೇನ ಕಟಿಬದ್ಧಗಾತ್ರಮಾರ್ಜನವಾಸಸಾ ಮಾರ್ಪುಂ ಪ್ರಾರಭತ | 6 ತತಃ ಶಿಮೋನೀತರಸ್ಯ ಸಮೀಪಮಾಗತೇ ಸ ಲುಕ್ತವಾನ್ ಹೇ ಪ್ರಭೋ ಭವಾನ್ ಕಿಂ ಮಮ ಪಾದೌ ಪ್ರಕ್ಷಾಲಯಿಷ್ಯತಿ ? 7 ಯೀಶುರುದಿತವಾನ್ ಅಹಂ ಯತ್ ಕರೋಮಿ ತತ್ ಸಮೃತ್ತಿ ನ ಜಾನಾಸಿ ಕಿನ್ನು ಪಶ್ಚಾಜ್ಞ ಜ್ಞಾಸ್ಯಸಿ | 8 ತತಃ ಪಿತ್ರಃ ಕಥಿತವಾನ್ ಭವಾನ್ ಕದಾಪಿ ಮಮ ಪಾದೌ ನ ಪ್ರಕ್ಷಾಲಯಿಷ್ಯತಿ | ಯೀಶುರಕಥಯದ್ ಯದಿ ತ್ವಾಂ ನ ಪ್ರಕ್ಷಾಲಯೇ ತರ್ಹಿ ಮಯಿ ತವ ಕೋಪ್ಯಂಶೋ ನಾಸಿ | (aiṅion g165) 9 ತದಾ ಶಿಮೋನೀತರಃ ಕಥಿತವಾನ್ ಹೇ ಪ್ರಭೋ ತರ್ಹಿ ಕೇವಲಪಾದೌ ನ, ಮಮ ಹಸ್ತೌ ಶಿರಶ್ಚ ಪ್ರಕ್ಷಾಲಯತು | 10

ತತೋ ಯೀಶುರವದದ್ ಯೋ ಜನೋ ಧೌತಸ್ತಸ್ಯ ಸರ್ವಾಣ್ಯಪರಿಷ್ಕೃತತ್ವಾತ್ ಪಾದೌ ವಿನಾನ್ಯಾಜ್ಯಸ್ಯ ಪ್ರಕ್ಷಾಲನಾಪೇಕ್ಷಾ ನಾಸಿ | ಯೂಯಂ ಪರಿಷ್ಕೃತಾ ಇತಿ ಸತ್ಯಂ ಕಿನ್ನು ನ ಸರ್ವೇ, 11 ಯತೋ ಯೋ ಜನಸ್ತಂ ಪರಕರೇಷು ಸಮರ್ಪಯಿಷ್ಯತಿ ತಂ ಸ ಜ್ಞಾತವಾನ್; ಅತಃವ ಯೂಯಂ ಸರ್ವೇ ನ ಪರಿಷ್ಕೃತಾ ಇಮಾಂ ಕಥಾಂ ಕಥಿತವಾನ್ | 12 ಇತ್ಯಂ ಯೀಶುಸೇಷಾಂ ಪಾದಾನ್ ಪ್ರಕ್ಷಾಲ್ಯ ವಸ್ತ್ರಂ ಪರಿಧಾಯಾಸನೇ ಸಮುಪವಿಶ್ಯ ಕಥಿತವಾನ್ ಅಹಂ ಯುಷ್ಮಾನ್ ಪ್ರತಿ ಕಿಂ ಕರ್ಮಾಕಾರ್ಷಂ ಜಾನೀಧ ? 13 ಯೂಯಂ ಮಾಂ ಗುರುಂ ಪ್ರಭುತ್ವಾದದಧ ತತ್ ಸತ್ಯಮೇವ ವದಧ ಯತೋಹಂ ಸಏವ ಭವಾಮಿ | 14 ಯದ್ಯಹಂ ಪ್ರಭು ಗುರುಶ್ಚ ಸನ್ ಯುಷ್ಮಾಕಂ ಪಾದಾನ್ ಪ್ರಕ್ಷಾಲಿತವಾನ್ ತರ್ಹಿ ಯುಷ್ಮಾಕಮಪಿ ಪರಸ್ಪರಂ ಪಾದಪ್ರಕ್ಷಾಲನಮ್ ಉಚಿತಮ್ | 15 ಅಹಂ ಯುಷ್ಮಾನ್ ಪ್ರತಿ ಯಥಾ ವ್ಯವಹರಂ ಯುಷ್ಮಾನ್ ತಥಾ ವ್ಯವಹರ್ತುಮ್ ಏಕಂ ಪನ್ಥಾನಂ ದರ್ಶಿತವಾನ್ | 16 ಅಹಂ ಯುಷ್ಮಾನತಿಯಥಾರ್ಥಂ ವದಾಮಿ, ಪ್ರಭೋ ದಾರ್ಸೋ ನ ಮಹಾನ್ ಪ್ರೇರಕಾಚ್ಚ ಪ್ರೇರಿತೋ ನ ಮಹಾನ್ | 17 ಇಮಾಂ ಕಥಾಂ ವಿದಿತ್ವಾ ಯದಿ ತದನುಸಾರತಃ ಕರ್ಮಾಣಿ ಕುರುಧ ತರ್ಹಿ ಯೂಯಂ ಧನ್ಯಾ ಭವಿಷ್ಯಥ | 18 ಸರ್ವೇಽಷು ಯುಷ್ಮಾಸು ಕಥಾಮಿಮಾಂ ಕಥಯಾಮಿ ಇತಿ ನ, ಯೇ ಮಮ ಮನೋನೀತಾಸ್ತಾನಹಂ ಜಾನಾಮಿ, ಕಿನ್ನು ಮಮ ಭಕ್ಷಾಣಿ ಯೋ ಭುಜ್ಯೇ ಮತ್ಪ್ರಾಣಪ್ರಾತಿಕೂಲತಃ | ಉತ್ಪಾಪಯತಿ ಪಾದಸ್ಯ ಮೂಲಂ ಸ ಏಷ ಮಾನವಃ | ಯದೇತದ್ ಧರ್ಮಪುಸ್ತಕಸ್ಯ ವಚನಂ ತದನುಸಾರೇಣಾವಶ್ಯಂ ಘಟಿಷ್ಯತೇ | 19 ಅಹಂ ಸ ಜನ ಇತ್ಯತ್ರ ಯಥಾ ಯುಷ್ಮಾಕಂ ವಿಶ್ವಾಸೋ ಜಾಯತೇ ತದರ್ಥಂ ಏತಾದೃಶಘಟಿನಾತ್ ಪೂರ್ವಮ್ ಅಹಮಿದಾನೀಂ ಯುಷ್ಮಭ್ಯಮಕಥಯಮ್ | 20 ಅಹಂ ಯುಷ್ಮಾನತೀವ ಯಥಾರ್ಥಂ ವದಾಮಿ, ಮಯಾ ಪ್ರೇರಿತಂ ಜನಂ ಯೋ ಗೃಹ್ಣಾತಿ ಸ ಮಾಮೇವ ಗೃಹ್ಣಾತಿ ಯಶ್ಚ ಮಾಂ ಗೃಹ್ಣಾತಿ ಸ ಮತ್ಪ್ರೇರಕಂ ಗೃಹ್ಣಾತಿ | 21 ಏತಾಂ ಕಥಾಂ ಕಥಯಿತ್ವಾ ಯೀಶು ದುಃಖೀ ಸನ್ ಪ್ರಮಾಣಂ ದತ್ತಾ ಕಥಿತವಾನ್ ಅಹಂ ಯುಷ್ಮಾನತಿಯಥಾರ್ಥಂ ವದಾಮಿ ಯುಷ್ಮಾಕಮ್ ಏಕೋ ಜನೋ ಮಾಂ ಪರಕರೇಷು ಸಮರ್ಪಯಿಷ್ಯತಿ | 22 ತತಃ ಸ ಕಮುದ್ವಿಶ್ಯ ಕಥಾಮೇತಾಂ ಕಥಿತವಾನ್ ಇತ್ಯತ್ರ ಸನ್ನಿಗ್ಧಃ ಶಿಷ್ಯಾಃ ಪರಸ್ಪರಂ ಮುಖಮಾಲೋಕಯಿತುಂ ಪ್ರಾರಭನ್ | 23 ತಸ್ಮಿನ್ ಸಮಯೇ ಯೀಶು ಯೇಸೈನ್ ಅಪೀಯತ ಸ ಶಿಷ್ಯಸ್ಯ ವಕ್ಷಃಸ್ಥಲಮ್ ಅವಾಲಮ್ಯತ | 24 ಶಿಮೋನೀತರಸ್ತಂ ಸಜ್ಜೇತೇನಾವದತ್, ಅಯಂ ಕಮುದ್ವಿಶ್ಯ ಕಥಾಮೇತಾಮ್ ಕಥಯತೀತಿ ಪೃಚ್ಛ | 25 ತದಾ ಸ ಯೀಶೋ ವಕ್ಷಃಸ್ಥಲಮ್ ಅವಲಮ್ಯ ಪೃಷ್ಠವಾನ್, ಹೇ ಪ್ರಭೋ ಸ ಜನಃ ಕಃ ? 26 ತತೋ ಯೀಶುಃ ಪ್ರತ್ಯವದದ್ ಏಕಖಣ್ಡಂ ಪೂಪಂ ಮಜ್ಜಯಿತ್ವಾ ಯಸ್ಮೈ ದಾಸ್ಯಾಮಿ ಸಏವ ಸಃ; ಪಶ್ಚಾತ್ ಪೂಪಖಣ್ಡಮೇಕಂ ಮಜ್ಜಯಿತ್ವಾ ಶಿಮೋನಃ ಪುತ್ರಾಯ ಈಷ್ಠಿಯೋತೀಯಾಯ ಯಿಹೂದ್ಯೈ ದತ್ತವಾನ್ | 27 ತಸ್ಮಿನ್ ದತ್ತೇ ಸತಿ ಶೈತಾನ್ ತಮಾಶ್ರಯತ್; ತದಾ ಯೀಶುಸಮ್ ಅವದತ್ ತ್ವಂ ಯತ್ ಕರಿಷ್ಯಸಿ ತತ್ ಕ್ಷಿಪ್ರಂ ಕುರು | 28 ಕಿನ್ನು ಸ ಯೇನಾಶಯೇನ ತಾಂ ಕಥಾಮಕಥಾಯತ್ ತಮ್ ಉಪವಿಷ್ವಲೋಕಾನಾಂ ಕೋಪಿ ನಾಬುದ್ಧತಃ; 29 ಕಿನ್ನು ಯಿಹೂದಾಃ ಸಮೀಪೇ ಮುದ್ರಾಸಮ್ಪುಟಕಸ್ಥಿತೇಃ ಕೇಚಿದ್ ಇತ್ಯಮ್ ಅಬುದ್ಧಸ್ಯ ಪಾರ್ವಕಾಸಾದನಾರ್ಥಂ ಕಿಮಪಿ ದ್ರವ್ಯಂ ಕ್ರೇತುಂ ವಾ ದರಿದ್ರೇಭ್ಯಃ ಕಿಚ್ಛಿದ್ ವಿತರಿತುಂ ಕಥಿತವಾನ್ | 30 ತದಾ ಪೂಪಖಣ್ಡಗ್ರಹಣಾತ್ ಪರಂ ಸ ತೂರ್ಣಂ ಬಹಿರಗಚ್ಛತ್; ರಾತ್ರಿಶ್ಚ

ಸಮುಪಸ್ಥಿತಾ | 31 ಯಿಹೂದೇ ಬಹಿರ್ಗತೇ ಯೇಶುರಕಥಯದ್ ಇದಾನೀಂ ಮಾನವಸುತಸ್ಯ ಮಹಿಮಾ ಪ್ರಕಾಶತೇ ತೇನೇಶ್ವರಸ್ಯಾಪಿ ಮಹಿಮಾ ಪ್ರಕಾಶತೇ | 32 ಯದಿ ತೇನೇಶ್ವರಸ್ಯ ಮಹಿಮಾ ಪ್ರಕಾಶತೇ ತರ್ಹೀಶ್ವರೋಪಿ ಸ್ವೇನ ತಸ್ಯ ಮಹಿಮಾನಂ ಪ್ರಕಾಶಯಿಷ್ಯತಿ ತೂರ್ಣಮೇವ ಪ್ರಕಾಶಯಿಷ್ಯತಿ | 33 ಹೇ ವತ್ಸಾ ಅಹಂ ಯುಷ್ಮಾಭಿಃ ಸಾರ್ಧಂ ಕಿಚ್ಛೇತ್ಯಾಲಮಾತ್ರಮ್ ಆಸೇ, ತತಃ ಪರಂ ಮಾಂ ಮೃಗಯಿಷ್ಯದ್ಧೇ ಕಿನ್ತ್ವಹಂ ಯತ್ಸ್ನಾನಂ ಯಾಮಿ ತತ್ಸ್ನಾನಂ ಯೂಯಂ ಗನ್ತುಂ ನ ಶಕ್ತ್ಯಥ, ಯಾಮಿಮಾಂ ಕಥಾಂ ಯಿಹೂದೀಯೇಭ್ಯಃ ಕಥಿತವಾನ್ ತಥಾಧುನಾ ಯುಷ್ಮಭ್ಯಮಪಿ ಕಥಯಾಮಿ | 34 ಯೂಯಂ ಪರಸ್ಪರಂ ಪ್ರೀಯದ್ಧಮ್ ಅಹಂ ಯುಷ್ಮಾಸು ಯಥಾ ಪ್ರೀಯೇ ಯೂಯಮಪಿ ಪರಸ್ಪರಮ್ ತಥೈವ ಪ್ರೀಯದ್ಧಂ, ಯುಷ್ಮಾನ್ ಇಮಾಂ ನವೀನಾಮ್ ಆಜ್ಞಾಮ್ ಆದಿಶಾಮಿ | 35 ತೇನ್ವಿವ ಯದಿ ಪರಸ್ಪರಂ ಪ್ರೀಯದ್ಧೇ ತರ್ಹಿ ಲಕ್ಷಣೇನಾನೇನ ಯೂಯಂ ಮಮ ಶಿಷ್ಯಾ ಇತಿ ಸರ್ವೇ ಜ್ಞಾತುಂ ಶಕ್ತ್ಯನ್ತಿ | 36 ಶಿವೋನಪಿತರಃ ಪೃಷ್ಠವಾನ್ ಹೇ ಪ್ರಭೋ ಭವಾನ್ ಕುತ್ರ ಯಾಸ್ಯತಿ? ತತೋ ಯೀಶುಃ ಪ್ರತ್ಯವದತ್, ಅಹಂ ಯತ್ಸ್ನಾನಂ ಯಾಮಿ ತತ್ಸ್ನಾನಂ ಸಾಮೃತಂ ಮಮ ಪಶ್ಚಾದ್ ಗನ್ತುಂ ನ ಶಕ್ನೋಷಿ ಕಿನ್ತು ಪಶ್ಚಾದ್ ಗಮಿಷ್ಯಸಿ | 37 ತದಾ ಪಿತರಃ ಪ್ರತ್ಯುದಿತವಾನ್, ಹೇ ಪ್ರಭೋ ಸಾಮೃತಂ ಕುತೋ ಹೇತೋಸ್ತವ ಪಶ್ಚಾದ್ ಗನ್ತುಂ ನ ಶಕ್ನೋಮಿ? ತ್ವದರ್ಥಂ ಪ್ರಾಣಾನ್ ದಾತುಂ ಶಕ್ನೋಮಿ | 38 ತತೋ ಯೀಶುಃ ಪ್ರತ್ಯುಕ್ತವಾನ್ ಮನ್ನಿಮಿತ್ತಂ ಕಿಂ ಪ್ರಾಣಾನ್ ದಾತುಂ ಶಕ್ನೋಷಿ? ತ್ವಾಮಹಂ ಯಥಾರ್ಥಂ ವದಾಮಿ, ಕುಕ್ಕುಟರವಣಾತ್ ಪೂರ್ವಂ ತ್ವಂ ತ್ರಿ ಮಾರ್ಮ್ ಅಪಹ್ನೋಷ್ಯಸೇ |

14 ಮನೋದುಃಖಿನೋ ಮಾ ಭೂತಃ, ಈಶ್ವರೇ ವಿಶ್ವಸಿತ ಮಯಿ ಚ ವಿಶ್ವಸಿತ | 2 ಮಮ ಪಿತು ಗೃಹೇ ಬಹೂನಿ ವಾಸಸ್ಥಾನಿ ಸನ್ನಿ ನೋ ಚೇತ್ ಪೂರ್ವಂ ಯುಷ್ಮಾನ್ ಅಜ್ಞಾಪಯಿಷ್ಯಂ ಯುಷ್ಮದರ್ಥಂ ಸ್ಥಾನಂ ಸಜ್ಜಯಿತುಂ ಗಚ್ಛಾಮಿ | 3 ಯದಿ ಗತ್ತಾಹಂ ಯುಷ್ಮನ್ನಿಮಿತ್ತಂ ಸ್ಥಾನಂ ಸಜ್ಜಯಾಮಿ ತರ್ಹಿ ಪನರಾಗತ್ಯ ಯುಷ್ಮಾನ್ ಸ್ತಸಮೀಪಂ ನೇಷ್ಯಾಮಿ, ತತೋ ಯತ್ರಾಹಂ ತಿಷ್ಠಾಮಿ ತತ್ರ ಯೂಯಮಪಿ ಸ್ಥಾಸ್ಯಥ | 4 ಅಹಂ ಯತ್ಸ್ನಾನಂ ಬ್ರಜಾಮಿ ತತ್ಸ್ನಾನಂ ಯೂಯಂ ಜಾನೀಥ ತಸ್ಯ ಪನ್ನಾನಮಪಿ ಜಾನೀಥ | 5 ತದಾ ಧೋಮಾ ಅವದತ್, ಹೇ ಪ್ರಭೋ ಭವಾನ್ ಕುತ್ರ ಯಾತಿ ತದ್ವಯಂ ನ ಜಾನೀಮಃ, ತರ್ಹಿ ಕಥಂ ಪನ್ನಾನಂ ಜ್ಞಾತುಂ ಶಕ್ಯಮಃ? 6 ಯೇಶುರಕಥಯದ್ ಅಹಮೇವ ಸತ್ಯಜೀವನರೂಪವರ್ಧೋ ಮಯಾ ನ ಗನ್ತಾ ಕೋಪಿ ಪಿತುಃ ಸಮೀಪಂ ಗನ್ತುಂ ನ ಶಕ್ನೋತಿ | 7 ಯದಿ ಮಾಮ್ ಅಜ್ಞಾಸ್ಯತ ತರ್ಹಿ ಮಮ ಪಿತರಮಪ್ಯಜ್ಞಾಸ್ಯತ ಕಿನ್ತ್ವದ್ನಾನಾತಸ್ಯಂ ಜಾನೀಥ ಪಶ್ಯಥ ಚ | 8 ತದಾ ಫಿಲಿಪಃ ಕಥಿತವಾನ್, ಹೇ ಪ್ರಭೋ ಪಿತರಂ ದರ್ಶಯ ತಸ್ಮಾದಸ್ಯಾಕಂ ಯಥೇಷ್ಟಂ ಭವಿಷ್ಯತಿ | 9 ತತೋ ಯೀಶುಃ ಪ್ರತ್ಯಾವಾದೀತ್, ಹೇ ಫಿಲಿಪ ಯುಷ್ಮಾಭಿಃ ಸಾರ್ಧಮ್ ಏತಾವದ್ವಿನಾನಿ ಸ್ಥಿತಮಪಿ ಮಾಂ ಕಿಂ ನ ಪ್ರತ್ಯಭಿಜಾನಾಸಿ? ಯೋ ಜನೋ ಮಾಮ್ ಅಪಶ್ಯತ್ ಸ ಪಿತರಮಪ್ಯಪಶ್ಯತ್ ತರ್ಹಿ ಪಿತರಮ್ ಅಸ್ಮಾನ್ ದರ್ಶಯೇತಿ ಕಥಾಂ ಕಥಂ ಕಥಯಸಿ? 10 ಅಹಂ ಪಿತರಿ ತಿಷ್ಠಾಮಿ ಪಿತಾ ಮಯಿ ತಿಷ್ಠತೀತಿ ಕಿಂ ತ್ವಂ ನ ಪ್ರತ್ಯಪ್ಸಿ? ಅಹಂ ಯದ್ವಾಕ್ಯಂ ವದಾಮಿ ತತ್ ಸ್ವತೋ ನ ವದಾಮಿ ಕಿನ್ತು ಯಃ ಪಿತಾ ಮಯಿ ವಿರಾಜತೇ ಸ ಏವ ಸರ್ವಕರ್ಮಾಣಿ ಕರಾತಿ | 11 ಅತಃಏವ ಪಿತರ್ಯ್ಯಹಂ ತಿಷ್ಠಾಮಿ ಪಿತಾ ಚ ಮಯಿ ತಿಷ್ಠತಿ ಮಮಾಸ್ಯಾಂ ಕಥಾಯಾಂ ಪ್ರತ್ಯಯಂ

ಕುರುತ, ನೋ ಚೇತ್ ಕರ್ಮಾಣೋಃ ಪ್ರತ್ಯಯಂ ಕುರುತ | 12 ಅಹಂ ಯುಷ್ಮಾನತಿಯಥಾರ್ಥಂ ವದಾಮಿ, ಯೋ ಜನೋ ಮಯಿ ವಿಶ್ವಸಿತಿ ಸೋಹಮಿವ ಕರ್ಮಾಣಿ ಕರಿಷ್ಯತಿ ವರಂ ತತೋಪಿ ಮಹಾಕರ್ಮಾಣಿ ಕರಿಷ್ಯತಿ ಯತೋ ಹೇತೋರಹಂ ಪಿತುಃ ಸಮೀಪಂ ಗಚ್ಛಾಮಿ | 13 ಯಥಾ ಪುತ್ರೇಣ ಪಿತು ಮರ್ಹಿಮಾ ಪ್ರಕಾಶತೇ ತದರ್ಥಂ ಮಮ ನಾಮ ಪ್ರೋಚ್ಯ ಯತ್ ಪ್ರಾರ್ಥಯಿಷ್ಯದ್ಧೇ ತತ್ ಸಫಲಂ ಕರಿಷ್ಯಾಮಿ | 14 ಯದಿ ಮಮ ನಾಮ್ನಾ ಯತ್ ಕಿಚ್ಛೇದ್ ಯಾಚದ್ಧೇ ತರ್ಹಿ ತದಹಂ ಸಾಧಯಿಷ್ಯಾಮಿ | 15 ಯದಿ ಮಯಿ ಪ್ರೀಯದ್ಧೇ ತರ್ಹಿ ಮಮಾಜ್ಞಾಃ ಸಮಾಚರತ | 16 ತತೋ ಮಯಾ ಪಿತುಃ ಸಮೀಪೇ ಪ್ರಾರ್ಥಿತೇ ಪಿತಾ ನಿರನ್ತರಂ ಯುಷ್ಮಾಭಿಃ ಸಾರ್ಧಂ ಸ್ಥಾತುಮ್ ಇತರಮೇಕಂ ಸಹಾಯಮ್ ಅರ್ಥಾತ್ ಸತ್ಯಮಯಮ್ ಆತ್ಮಾನಂ ಯುಷ್ಮಾಕಂ ನಿಕಟಂ ಪ್ರೇಷಯಿಷ್ಯತಿ | (aiñ g165) 17 ಏತಜ್ಜಗತೋ ಲೋಕಾಸ್ತಂ ಗ್ರಹೀತುಂ ನ ಶಕ್ನುವನ್ತಿ ಯತಸ್ತೇ ತಂ ನಾಪಶ್ಯನ್ ನಾಜನಂಶ್ಚ ಕಿನ್ತು ಯೂಯಂ ಜಾನೀಥ ಯತೋ ಹೇತೋಃ ಸ ಯುಷ್ಮಾಕಮನ್ತ ನಿವಸತಿ ಯುಷ್ಮಾಕಂ ಮಧ್ಯೇ ಸ್ಥಾಸ್ಯತಿ ಚ | 18 ಅಹಂ ಯುಷ್ಮಾನ್ ಅನಾಥಾನ್ ಕೃತ್ವಾ ನ ಯಾಸ್ಯಾಮಿ ಪುನರಪಿ ಯುಷ್ಮಾಕಂ ಸಮೀಪಮ್ ಆಗಮಿಷ್ಯಾಮಿ | 19 ಕಿಯತ್ಕಾಲರತ್ ಪರಮ್ ಅಸ್ಯ ಜಗತೋ ಲೋಕಾ ಮಾಂ ಪುನ ನ ದ್ರಕ್ಷ್ಯನ್ತಿ ಕಿನ್ತು ಯೂಯಂ ದ್ರಕ್ಷ್ಯಥ; ಅಹಂ ಜೀವಿಷ್ಯಾಮಿ ತಸ್ಮಾತ್ ಕಾರಣಾದ್ ಯೂಯಮಪಿ ಜೀವಿಷ್ಯಥ | 20 ಪಿತರ್ಯ್ಯಹಮಸ್ಮಿ ಮಯಿ ಚ ಯೂಯಂ ಸ್ಯ ತಥಾಹಂ ಯುಷ್ಮಾಸ್ತಸ್ಮಿ ತದಮಿ ತದಾ ಜ್ಞಾಸ್ಯಥ | 21 ಯೋ ಜನೋ ಮಮಾಜ್ಞಾ ಗೃಹೀತ್ವಾ ತಾ ಆಚರತಿ ಸಏವ ಮಯಿ ಪ್ರೀಯತೇ; ಯೋ ಜನಶ್ಚ ಮಯಿ ಪ್ರೀಯತೇ ಸಏವ ಮಮ ಪಿತುಃ ಪ್ರಿಯಪಾತ್ರಂ ಭವಿಷ್ಯತಿ, ತಥಾಹಮಪಿ ತಸ್ಮಿನ್ ಪ್ರೀತ್ವಾ ತಸ್ಮೈ ಸ್ವಂ ಪ್ರಕಾಶಯಿಷ್ಯಾಮಿ | 22 ತದಾ ಈಷ್ವರಿಯೋತೀಯಾದ್ ಅನ್ಯೋ ಯಿಹದಾಸ್ತಮವದತ್, ಹೇ ಪ್ರಭೋ ಭವಾನ್ ಜಗತೋ ಲೋಕಾನಾಂ ಸನ್ನಿಧೌ ಪ್ರಕಾಶಿತೋ ನ ಭೂತ್ಯಾಸ್ಯಾಕಂ ಸನ್ನಿಧೌ ಕುತಃ ಪ್ರಕಾಶಿತೋ ಭವಿಷ್ಯತಿ? 23 ತತೋ ಯೀಶುಃ ಪ್ರತ್ಯುದಿತವಾನ್, ಯೋ ಜನೋ ಮಯಿ ಪ್ರೀಯತೇ ಸ ಮಮಾಜ್ಞಾ ಅಪಿ ಗೃಹ್ಣಾತಿ, ತೇನ ಮಮ ಪಿತಾಪಿ ತಸ್ಮಿನ್ ಪ್ರೇಷ್ಯತೇ, ಆವಾಙ್ ತನ್ನಿಕಟಮಾಗತ್ಯ ತೇನ ಸಹ ನಿವತ್ಯಾವಃ | 24 ಯೋ ಜನೋ ಮಯಿ ನ ಪ್ರೀಯತೇ ಸ ಮಮ ಕಥಾ ಅಪಿ ನ ಗೃಹ್ಣಾತಿ ಪುನಶ್ಚ ಯಾಮಿಮಾಂ ಕಥಾಂ ಯೂಯಂ ಶೃಣುಥ ಸಾ ಕಥಾ ಕೇವಲಸ್ಯ ಮಮ ನ ಕಿನ್ತು ಮಮ ಪ್ರೇರಕೋ ಯಃ ಪಿತಾ ತಸ್ಯಾಪಿ ಕಥಾ | 25 ಇದಾನೀಂ ಯುಷ್ಮಾಕಂ ನಿಕಟೇ ವಿದ್ಯಮಾನೋಹಮ್ ಏತಾಃ ಸಕಲಾಃ ಕಥಾಃ ಕಥಯಾಮಿ | 26 ಕಿನ್ತ್ವಿತಃ ಪರಂ ಪಿತೃತ್ರ ಯಃ ಸಹಾಯೋರ್ಧಾತ್ ಪವಿತ್ರ ಅತ್ಮಾ ಮಮ ನಾಮ್ನಿ ಪ್ರೇರಯಿಷ್ಯತಿ ಸ ಸರ್ವಂ ಶಿಕ್ಷಯಿತ್ವಾ ಮಯೋಕ್ತಾಃ ಸಮಸ್ತಾಃ ಕಥಾ ಯುಷ್ಮಾನ್ ಸ್ಮಾರಯಿಷ್ಯತಿ | 27 ಅಹಂ ಯುಷ್ಮಾಕಂ ನಿಕಟೇ ಶಾನ್ತಿಂ ಸ್ಥಾಪಯಿತ್ವಾ ಯಾಮಿ, ನಿಜಾಂ ಶಾನ್ತಿಂ ಯುಷ್ಮಭ್ಯಂ ದದಾಮಿ, ಜಗತೋ ಲೋಕಾ ಯಥಾ ದದಾತಿ ತಥಾಹಂ ನ ದದಾಮಿ; ಯುಷ್ಮಾಕಮ್ ಅನ್ಯಕರಣಾನಿ ದುಃಖಿತಾನಿ ಭೀತಾನಿ ಚ ನ ಭವನ್ತು | 28 ಅಹಂ ಗತ್ವಾ ಪುನರಪಿ ಯುಷ್ಮಾಕಂ ಸಮೀಪಮ್ ಆಗಮಿಷ್ಯಾಮಿ ಮಯೋಕ್ತಂ ವಾಕ್ಯಮಿದಂ ಯೂಯಮ್ ಅಶ್ರೇಷ್ಠಃ ಯದಿ ಮಯ್ಯಪ್ರೇಷ್ಯದ್ಧಂ ತರ್ಹ್ಯಹಂ ಪಿತುಃ ಸಮೀಪಂ ಗಚ್ಛಾಮಿ ಮಮಾಸ್ಯಾಂ ಕಥಾಯಾಂ ಯೂಯಮ್ ಅಹ್ಲಾದಿಷ್ಯದ್ಧಂ ಯತೋ ಮಮ ಪಿತಾ ಮತ್ಪ್ರೋಪಿ ಮಹಾನ್ | 29 ತಸ್ಯಾ ಘಟಿನಾಯಾಃ ಸಮಯೇ ಯಥಾ ಯುಷ್ಮಾಕಂ ಶ್ರದ್ಧಾ ಜಾಯತೇ ತದರ್ಥಮ್ ಅಹಂ ತಸ್ಯಾ ಘಟಿನಾಯಾಃ ಪೂರ್ವಮ್ ಇದಾನೀಂ

ಯುಷ್ಮಾನ್ ಏತಾಂ ವಾರ್ತಾಂ ವದಾಮಿ | 30 ಇತಃ ಪರಂ ಯುಷ್ಮಾಭಿಃ ಸಹ ಮಮ ಬಹವ ಅಲಾಪಾ ನ ಭವಿಷ್ಯನ್ತಿ ಯತಃ ಕಾರಣಾದ್ ಏತಸ್ಯ ಜಗತಃ ಪತಿರಾಗಚ್ಛತಿ ಕಿನ್ತು ಮಯಾ ಸಹ ತಸ್ಯ ಕೋಪಿ ಸಮ್ಯನ್ದೋ ನಾಸ್ತಿ | 31 ಅಹಂ ಪಿತರಿ ಪ್ರೇಮ ಕರೋಮಿ ತಥಾ ಪಿತುರ್ ವಿಧಿವತ್ ಕರ್ಮಾಣಿ ಕರೋಮೀತಿ ಯೇನ ಜಗತೋ ಲೋಕಾ ಜಾನನ್ತಿ ತದರ್ಥಮ್ ಉತ್ತಿಷ್ಠತ ವಯಂ ಸ್ಥಾನಾದ್ ಸ್ಮಾದ್ ಗಚ್ಛಾಮ |

15 ಅಹಂ ಸತ್ಯದ್ರಾಕ್ಷಾಲತಾಸ್ವರೂಪೋ ಮಮ ಪಿತಾ ತೂದ್ಯಾನಪರಿಚಾರಕಸ್ವರೂಪಞ್ಚ | 2 ಮಮ ಯಾಸು ಶಾಖಾಸು ಫಲಾನಿ ನ ಭವನ್ತಿ ತಾಃ ಸ ಛಿನತ್ರಿ ತಥಾ ಫಲವತ್ಯಃ ಶಾಖಾ ಯಥಾಧಿಕಫಲಾನಿ ಫಲನ್ತಿ ತದರ್ಥಂ ತಾಃ ಪರಿಷ್ಕರೋತಿ | 3 ಇದಾನೀಂ ಮಯೋಕ್ತೋಪದೇಶೇನ ಯೂಯಂ ಪರಿಷ್ಕೃತಾಃ | 4 ಅತಃ ಕಾರಣಾತ್ ಮಯಿ ತಿಷ್ಠತ ತೇನಾಹಮಪಿ ಯುಷ್ಮಾಸು ತಿಷ್ಠಾಮಿ, ಯತೋ ಹೇತೋ ದ್ರಾಕ್ಷಾಲತಾಯಾಮ್ ಅಸಂಲಗ್ನಾ ಶಾಖಾ ಯಥಾ ಫಲವತೇ ಭವಿತುಂ ನ ಶಕ್ನೋತಿ ತಥಾ ಯೂಯಮಪಿ ಮಯುತಿಷ್ಠಂತಃ ಫಲವನ್ದೋ ಭವಿತುಂ ನ ಶಕ್ನುಧ | 5 ಅಹಂ ದ್ರಾಕ್ಷಾಲತಾಸ್ವರೂಪೋ ಯೂಯಞ್ಚ ಶಾಖಾಸ್ವರೂಪೋಃ; ಯೋ ಜನೋ ಮಯಿ ತಿಷ್ಠತಿ ಯತ್ರ ಚಾಹಂ ತಿಷ್ಠಾಮಿ, ಸ ಪ್ರಚೂರಫಲೈಃ ಫಲವಾನ್ ಭವತಿ, ಕಿನ್ತು ಮಾಂ ವಿನಾ ಯೂಯಂ ಕಿಮಪಿ ಕರ್ತುಂ ನ ಶಕ್ನುಧ | 6 ಯಃ ಕಶ್ಚಿನ್ ಮಯಿ ನ ತಿಷ್ಠತಿ ಸ ಶುಷ್ಕಾಭೀವ ಬಹಿ ನಿಕ್ಷಿಪ್ಯತೇ ಲೋಕಾಶ್ಚ ತಾ ಅಹೃತ್ ವಹನ್ತಿ ನಿಕ್ಷಿಪ್ಯ ದಾಹಯನ್ತಿ | 7 ಯದಿ ಯೂಯಂ ಮಯಿ ತಿಷ್ಠಥ ಮಮ ಕಥಾ ಚ ಯುಷ್ಮಾಸು ತಿಷ್ಠತಿ ತರ್ಹಿ ಯದ್ ವಾಘೈತ್ತಾ ಯಾಚಿಷ್ಯದೇ ಯುಷ್ಮಾಕಂ ತದೇವ ಸಫಲಂ ಭವಿಷ್ಯತಿ | 8 ಯದಿ ಯೂಯಂ ಪ್ರಚೂರಫಲವನ್ದೋ ಭವಥ ತರ್ಹಿ ತದ್ವಾರಾ ಮಮ ಪಿತು ಮರ್ಹಿಮಾ ಪ್ರಕಾಶಿಷ್ಯತೇ ತಥಾ ಯೂಯಂ ಮಮ ಶಿಷ್ಯಾ ಇತಿ ಪರಿಕ್ಷಾಯಿಷ್ಯದೇ | 9 ಪಿತಾ ಯಥಾ ಮಯಿ ಪ್ರೀತವಾನ್ ಅಹಮಪಿ ಯುಷ್ಮಾಸು ತಥಾ ಪ್ರೀತವಾನ್ ಅತೋ ಹೇತೋ ಯೂರ್ಯಂ ನಿರನ್ತರಂ ಮಮ ಪ್ರೇಮಪಾತ್ರಾಣಿ ಭೂತ್ವಾ ತಿಷ್ಠತ | 10 ಅಹಂ ಯಥಾ ಪಿತುರಾಜ್ಞಾ ಗೃಹೀತ್ವಾ ತಸ್ಯ ಪ್ರೇಮಭಾಜನಂ ತಿಷ್ಠಾಮಿ ತಥೈವ ಯೂಯಮಪಿ ಯದಿ ಮಮಾಜ್ಞಾ ಗುರ್ಹೀಥ ತರ್ಹಿ ಮಮ ಪ್ರೇಮಭಾಜನಾನಿ ಸ್ಥಾಸ್ಯಥ | 11 ಯುಷ್ಮೈವಿತ್ತಂ ಮಮ ಯ ಅಹ್ಲಾಧಃ ಸ ಯಥಾ ಚಿರಂ ತಿಷ್ಠತಿ ಯುಷ್ಮಾಕಮ್ ಅನನ್ತಶ್ಚ ಯಥಾ ಪೂರ್ಯತೇ ತದರ್ಥಂ ಯುಷ್ಮಭ್ಯಮ್ ಏತಾಃ ಕಥಾ ಅತ್ರಕಥಮ್ | 12 ಅಹಂ ಯುಷ್ಮಾಸು ಯಥಾ ಪ್ರೀಯೇ ಯೂಯಮಪಿ ಪರಸ್ಪರಂ ತಥಾ ಪ್ರೀಯದ್ಧಮ್ ಏಷಾ ಮಮಾಜ್ಞಾ | 13 ಮಿತ್ರಾಣಾಂ ಕಾರಣಾತ್ ಸ್ವಪುಣದಾನಪರ್ಯನ್ತಂ ಯತ್ ಪ್ರೇಮ ತಸ್ಮಾನ್ ಮಹಾಪ್ರೇಮ ಕಸ್ಯಾಪಿ ನಾಸ್ತಿ | 14 ಅಹಂ ಯದ್ಯದ್ ಆದಿಶಾಮಿ ತತ್ತದೇವ ಯದಿ ಯೂಯಮ್ ಆಚರತ ತರ್ಹಿ ಯೂಯಮೇವ ಮಮ ಮಿತ್ರಾಣಿ | 15 ಅದ್ವಾರಭ್ಯ ಯುಷ್ಮಾನ್ ದಾಸಾನ್ ನ ವದಿಷ್ಯಾಮಿ ಯತ್ ಪ್ರಭು ಯತ್ ಕರೋತಿ ದಾಸಸ್ತದ್ ನ ಜಾನಾತಿ; ಕಿನ್ತು ಪಿತುಃ ಸಮೀಪೇ ಯದ್ಯದ್ ಅಶುಣವಂ ತತ್ ಸರ್ವಂ ಯೂಷ್ಮಾನ್ ಅಜ್ಞಾಪಯಮ್ ತತ್ಕಾರಣಾದ್ ಯುಷ್ಮಾನ್ ಮಿತ್ರಾಣಿ ಪ್ರೋಕ್ತವಾನ್ | 16 ಯೂಯಂ ಮಾಂ ರೋಚಿತವನ್ತಿ ಇತಿ ನ, ಕಿನ್ತು ತಮೇವ ಯುಷ್ಮಾನ್ ರೋಚಿತವಾನ್ ಯೂಯಂ ಗತ್ವಾ ಯಥಾ ಫಲಾನ್ಯುತ್ಪಾದಯಥ ತಾನಿ ಫಲಾನಿ ಚಾಕ್ಷಯಾಣಿ ಭವನ್ತಿ, ತದರ್ಥಂ ಯುಷ್ಮಾನ್ ನೃಜನಜಂ ತಸ್ಮಾನ್ ಮಮ ನಾಮ ಪ್ರೋಚ್ಯ ಪಿತರಂ ಯತ್

ಕಿಞ್ಚಿದ್ ಯಾಚಿಷ್ಯದೇ ತದೇವ ಸ ಯುಷ್ಮಭ್ಯಂ ದಾಸ್ಯತಿ | 17 ಯೂಯಂ ಪರಸ್ಪರಂ ಪ್ರೀಯದ್ಧಮ್ ಅಹಮ್ ಇತ್ಯಾಜ್ಞಾಪಯಾಮಿ | 18 ಜಗತೋ ಲೋಕೈ ಯುರ್ಯಾಸು ಋತೀಯಿತೇಷು ತೇ ಪೂರ್ವಂ ಮಾಮೇವಾರ್ತೀಯನ್ತಿ ಇತಿ ಯೂಯಂ ಜಾನೀಥ | 19 ಯದಿ ಯೂಯಂ ಜಗತೋ ಲೋಕಾ ಅಭವಿಷ್ಯತ ತರ್ಹಿ ಜಗತೋ ಲೋಕಾ ಯುಷ್ಮಾನ್ ಆತ್ಮೀಯಾನ್ ಬುದ್ಧಾಪ್ರೇಷ್ಯನ್ತಃ; ಕಿನ್ತು ಯೂಯಂ ಜಗತೋ ಲೋಕಾ ನ ಭವಥ, ಅಹಂ ಯುಷ್ಮಾನ್ ಅಸ್ಮಾಜ್ಜಗತೋರೋಚಯಮ್ ಏತಸ್ಮಾತ್ ಕಾರಣಾಜ್ಜಗತೋ ಲೋಕಾ ಯುಷ್ಮಾನ್ ಋತೀಯನ್ತೇ | 20 ದಾಸಃ ಪ್ರಭೋ ಮರ್ಹಾನ್ ನ ಭವತಿ ಮಮೈತತ್ ಪೂರ್ವೀಯಂ ವಾಕ್ಯಂ ಸ್ಮರತ; ತೇ ಯದಿ ಮಾಮೇವಾತಾಡಯನ್ ತರ್ಹಿ ಯುಷ್ಮಾನಪಿ ತಾಡಯಿಷ್ಯನ್ತಿ, ಯದಿ ಮಮ ವಾಕ್ಯಂ ಗೃಹ್ಯನ್ತಿ ತರ್ಹಿ ಯುಷ್ಮಾಕಮಪಿ ವಾಕ್ಯಂ ಗ್ರಹೀಷ್ಯನ್ತಿ | 21 ಕಿನ್ತು ತೇ ಮಮ ನಾಮಕಾರಣಾದ್ ಯುಷ್ಮಾನ್ ಪ್ರತಿ ತಾದ್ಯಶಂ ವ್ಯವಹರಿಷ್ಯನ್ತಿ ಯತೋ ಯೋ ಮಾಂ ಪ್ರೇರಿತವಾನ್ ತಂ ತೇ ನ ಜಾನನ್ತಿ | 22 ತೇಷಾಂ ಸನ್ನಿಧಿಮ್ ಆಗತ್ಯ ಯದ್ಯಹಂ ನಾಕಥಯಿಷ್ಯಂ ತರ್ಹಿ ತೇಷಾಂ ಪಾಪಂ ನಾಭವಿಷ್ಯತ್ ಕಿನ್ತು ದ್ವನಾ ತೇಷಾಂ ಪಾಪಮಾಚ್ಛಾದಯಿತುಮ್ ಉಪಾಯೋ ನಾಸ್ತಿ | 23 ಯೋ ಜನೋ ಮಾಮ್ ಋತೀಯತೇ ಸ ಮಮ ಪಿತರಮಪಿ ಋತೀಯತೇ | 24 ಯಾದ್ಯಶಾನಿ ಕರ್ಮಾಣಿ ಕೇನಾಪಿ ಕದಾಪಿ ನಾಕ್ರಿಯನ್ತ ತಾದ್ಯಶಾನಿ ಕರ್ಮಾಣಿ ಯದಿ ತೇಷಾಂ ಸಾಕ್ಷಾದ್ ಅಹಂ ನಾಕರಿಷ್ಯಂ ತರ್ಹಿ ತೇಷಾಂ ಪಾಪಂ ನಾಭವಿಷ್ಯತ್ ಕಿನ್ತು ದ್ವನಾ ತೇ ದ್ಯಷ್ಟಾಪಿ ಮಾಂ ಮಮ ಪಿತರಇಚ್ಛತೀಯನ್ತಿ | 25 ತಸ್ಮಾತ್ ತೇಕಾರಣಂ ಮಾಮ್ ಋತೀಯನ್ತೇ ಯದೇತದ್ ವಚನಂ ತೇಷಾಂ ಶಾಸ್ತ್ರೀ ಲಿಖಿತಮಾಸ್ತೇ ತತ್ ಸಫಲಮ್ ಅಭವತ್ | 26 ಕಿನ್ತು ಪಿತುರ್ ನಿರ್ಗತಂ ಯಂ ಸಹಾಯಮರ್ಥಾತ್ ಸತ್ಯಮಯಮ್ ಅತ್ಯಾನಂ ಪಿತುಃ ಸಮೀಪಾದ್ ಯುಷ್ಮಾಕಂ ಸಮೀಪೇ ಪ್ರೇಷಯಿಷ್ಯಾಮಿ ಸ ಆಗತ್ಯ ಮಯಿ ಪ್ರಮಾಣಂ ದಾಸ್ಯತಿ | 27 ಯೂಯಂ ಪ್ರಥಮಮಾರಭ್ಯ ಮಯಾ ಸಾರ್ಧಂ ತಿಷ್ಠಥ ತಸ್ಮಾದ್ಧೇತೋ ಯೂರ್ಯಮಪಿ ಪ್ರಮಾಣಂ ದಾಸ್ಯಥ |

16 ಯುಷ್ಮಾಕಂ ಯಥಾ ವಾಧಾ ನ ಜಾಯತೇ ತದರ್ಥಂ ಯುಷ್ಮಾನ್ ಏತಾನಿ ಸರ್ವವಾಕ್ಯಾನಿ ವ್ಯಾಹರಂ | 2 ಲೋಕಾ ಯುಷ್ಮಾನ್ ಭಜನಗೃಹೇಭ್ಯೋ ದೂರೀಕರಿಷ್ಯನ್ತಿ ತಥಾ ಯಸ್ಮಿನ್ ಸಮಯೇ ಯುಷ್ಮಾನ್ ಹತ್ವಾ ಈಶ್ವರಸ್ಯ ತುಷ್ಟಿ ಜನಕಂ ಕರ್ಮ್ಯಕುರ್ಮ್ಯ ಇತಿ ಮಂಸ್ತನೇ ಸ ಸಮಯ ಆಗಚ್ಛನ್ತಿ | 3 ತೇ ಪಿತರಂ ಮಾಞ್ಚ ನ ಜಾನನ್ತಿ, ತಸ್ಮಾದ್ ಯುಷ್ಮಾನ್ ಪ್ರತೀದೃಶಮ್ ಆಚರಿಷ್ಯನ್ತಿ | 4 ಅತೋ ಹೇತಾಃ ಸಮಯೇ ಸಮುಪಸ್ಥಿತೇ ಯಥಾ ಮಮ ಕಥಾ ಯುಷ್ಮಾಕಂ ಮನಃಸುಃ ಸಮುಪತಿಷ್ಠತಿ ತದರ್ಥಂ ಯುಷ್ಮಭ್ಯಮ್ ಏತಾಂ ಕಥಾಂ ಕಥಯಾಮಿ ಯುಷ್ಮಾಭಿಃ ಸಾರ್ಧಮ್ ಅಹಂ ತಿಷ್ಯನ್ ಪ್ರಥಮಂ ತಾಂ ಯುಷ್ಮಭ್ಯಂ ನಾಕಥಯಂ | 5 ಸಾಮ್ಪ್ರತಂ ಸ್ವಸ್ಯ ಪ್ರೇರಯಿತುಃ ಸಮೀಪಂ ಗಚ್ಛಾಮಿ ತಥಾಪಿ ತ್ವಂ ಕೃ ಗಚ್ಛಸಿ ಕಥಾಮೇತಾಂ ಯುಷ್ಮಾಕಂ ಕೋಪಿ ಮಾಂ ನ ಪ್ಯಚ್ಛತಿ | 6 ಕಿನ್ತು ಮಯೋಕ್ತಾಭಿರಾಭಿಃ ಕಥಾಭಿ ಯೂರ್ಯಾಕಮ್ ಅನ್ಯಕರಣಾನಿ ದುಃಖೇನ ಪೂರ್ಣಾನ್ಯಭವನ್ | 7 ತಥಾಪ್ಯಹಂ ಯಥಾರ್ಥಂ ಕಥಯಾಮಿ ಮಮ ಗಮನಂ ಯುಷ್ಮಾಕಂ ಹಿತಾರ್ಥಮೇವ, ಯತೋ ಹೇತೋ ಗಮನೇ ನ ಕೃತೇ ಸಹಾಯೋ ಯುಷ್ಮಾಕಂ ಸಮೀಪಂ ನಾಗಮಿಷ್ಯತಿ ಕಿನ್ತು ಯದಿ ಗಚ್ಛಾಮಿ ತರ್ಹಿ ಯುಷ್ಮಾಕಂ ಸಮೀಪೇ ತಂ ಪ್ರೇಷಯಿಷ್ಯಾಮಿ | 8 ತತಃ ಸ ಆಗತ್ಯ

ಪಾಪಪುಣ್ಯದಕ್ಷೇಷು ಜಗತೋ ಲೋಕಾನಾಂ ಪ್ರಬೋಧಂ ಜನಯಿಷ್ಯತಿ | 9
ತೇ ಮಯಿ ನ ವಿಶ್ವಸ್ತು ತಸ್ಮಾದ್ಧೇತೋಃ ಪಾಪಪ್ರಬೋಧಂ ಜನಯಿಷ್ಯತಿ |
10 ಯುಷ್ಮಾಕಮ್ ಅದ್ಯಶ್ಚಃ ಸನ್ನಹಂ ಪಿತುಃ ಸಮೀಪಂ ಗಚ್ಛಾಮಿ ತಸ್ಮಾದ್
ಪುಣ್ಯೇ ಪ್ರಬೋಧಂ ಜನಯಿಷ್ಯತಿ | 11 ಏತಜ್ಜಗತೋಽಧಿಪತಿ ದರ್ಶಾಕ್ಷಾಂ
ಪ್ರಾಪ್ನೋತಿ ತಸ್ಮಾದ್ ದಕ್ಷೇ ಪ್ರಬೋಧಂ ಜನಯಿಷ್ಯತಿ | 12 ಯುಷ್ಮಭ್ಯಂ
ಕಥಯಿತುಂ ಮಮಾನೇಕಾಃ ಕಥಾ ಆಸತೇ, ತಾಃ ಕಥಾ ಇದಾನೀಂ
ಯೂಯಂ ಸೋಠುಂ ನ ಶಕ್ಯುಃ; 13 ಕಿನ್ನು ಸತ್ಯಮಯ ಆತ್ಮಾ
ಯದಾ ಸಮಾಗಮಿಷ್ಯತಿ ತದಾ ಸರ್ವಂ ಸತ್ಯಂ ಯುಷ್ಮಾನ್ ನೇಷ್ಯತಿ, ಸ
ಸ್ವತಃ ಕಿಮಪಿ ನ ವದಿಷ್ಯತಿ ಕಿನ್ನು ಯಚ್ಚೋಷ್ಯತಿ ತದೇವ ಕಥಯಿತ್ವಾ
ಭಾವಿಕಾರ್ಯಂ ಯುಷ್ಮಾನ್ ಜ್ಞಾಪಯಿಷ್ಯತಿ | 14 ಮಮ ಮಹಿಮಾನಂ
ಪ್ರಕಾಶಯಿಷ್ಯತಿ ಯತೋ ಮದೀಯಾಂ ಕಥಾಂ ಗೃಹೀತ್ವಾ ಯುಷ್ಮಾನ್
ಬೋಧಯಿಷ್ಯತಿ | 15 ಪಿತು ಯದ್ಯದ್ ಆಸ್ತೇ ತತ್ ಸರ್ವಂ ಮಮ
ತಸ್ಮಾದ್ ಕಾರಣಾದ್ ಅವಾದಿಷಂ ಸ ಮದೀಯಾಂ ಕಥಾಂ ಗೃಹೀತ್ವಾ
ಯುಷ್ಮಾನ್ ಬೋಧಯಿಷ್ಯತಿ | 16 ಕಿಯತ್ಕಾಲಾತ್ ಪರಂ ಯೂಯಂ
ಮಾಂ ದ್ರಷ್ಟುಂ ನ ಲಪ್ಸ್ಯದ್ಧೇ ಕಿನ್ನು ಕಿಯತ್ಕಾಲಾತ್ ಪರಂ ಪುನ ದ್ರಷ್ಟುಂ
ಲಪ್ಸ್ಯದ್ಧೇ ಯತೋಹಂ ಪಿತುಃ ಸಮೀಪಂ ಗಚ್ಛಾಮಿ | 17 ತತಃ ಶಿಷ್ಯಾಣಾಂ
ಕಿಯನ್ನೋ ಜನಾಃ ಪರಸ್ಪರಂ ವದಿತುಮ್ ಆರಭನ್ತ, ಕಿಯತ್ಕಾಲಾತ್
ಪರಂ ಮಾಂ ದ್ರಷ್ಟುಂ ನ ಲಪ್ಸ್ಯದ್ಧೇ ಕಿನ್ನು ಕಿಯತ್ಕಾಲಾತ್ ಪರಂ ಪುನ
ದ್ರಷ್ಟುಂ ಲಪ್ಸ್ಯದ್ಧೇ ಯತೋಹಂ ಪಿತುಃ ಸಮೀಪಂ ಗಚ್ಛಾಮಿ, ಇತಿ
ಯದ್ ವಾಕ್ಯಮ್ ಅಯಂ ವದತಿ ತತ್ ಕಿಂ? 18 ತತಃ ಕಿಯತ್ಕಾಲಾತ್
ಪರಮ್ ಇತಿ ತಸ್ಯ ವಾಕ್ಯಂ ಕಿಂ? ತಸ್ಯ ವಾಕ್ಯಸ್ಯಾಭಿಪ್ರಾಯಂ ವಯಂ
ಬೋಧ್ಯಂ ನ ಶಕ್ಯಮಸ್ತೇರಿತಿ 19 ನಿಗದಿತೇ ಯೀಶುಸ್ತೇಷಾಂ ಪ್ರಶ್ನೇಚ್ಛಾಂ
ಜ್ಞಾತ್ವಾ ತೇಭ್ಯೋಽಕಥಯತ್ ಕಿಯತ್ಕಾಲಾತ್ ಪರಂ ಮಾಂ ದ್ರಷ್ಟುಂ ನ
ಲಪ್ಸ್ಯದ್ಧೇ, ಕಿನ್ನು ಕಿಯತ್ಕಾಲಾತ್ ಪರಂ ಪೂನ ದ್ರಷ್ಟುಂ ಲಪ್ಸ್ಯದ್ಧೇ,
ಯಾಮಿಮಾಂ ಕಥಾಮಕಥಯಂ ತಸ್ಯಾ ಅಭಿಪ್ರಾಯಂ ಕಿಂ ಯೂಯಂ
ಪರಸ್ಪರಂ ಮ್ಯಗಯದ್ಧೇ? 20 ಯುಷ್ಮಾನಹಮ್ ಅತಿಯಥಾರ್ಥಂ ವದಾಮಿ
ಯೂಯಂ ಕ್ವನಿಷ್ಯಥ ವಿಲಪಿಷ್ಯಥ ಚ, ಕಿನ್ನು ಜಗತೋ ಲೋಕಾ ಆನನ್ನಿಷ್ಯನ್ತಿ;
ಯೂಯಂ ಶೋಕಾಕುಲಾ ಭವಿಷ್ಯಥ ಕಿನ್ನು ಶೋಕಾತ್ ಪರಂ ಆನಂದಯುಕ್ತಾ
ಭವಿಷ್ಯಥ | 21 ಪ್ರಸವಕಾಲ ಉಪಸ್ಥಿತೇ ನಾರೀ ಯಥಾ ಪ್ರಸವವೇದನಯಾ
ವ್ಯಾಕುಲಾ ಭವತಿ ಕಿನ್ನು ಪುತ್ರೇ ಭೂಮಿಷ್ಠೇ ಸತಿ ಮನುಷ್ಯೈಕೋ ಜನ್ಮನಾ
ನರಲೋಕೇ ಪ್ರವಿಷ್ಯ ಇತ್ಯಾನನ್ತಾತ್ ತಸ್ಯಾಸ್ತತ್ಪರ್ವಂ ದುಃಖಂ ಮನಸಿ ನ
ತಿಷ್ಯತಿ, 22 ತಥಾ ಯೂಯಮಪಿ ಸಾಮೃತಂ ಶೋಕಾಕುಲಾ ಭವಥ
ಕಿನ್ನು ಪುನರಪಿ ಯುಷ್ಮಭ್ಯಂ ದರ್ಶನಂ ದಾಸ್ಯಾಮಿ ತೇನ ಯುಷ್ಮಾಕಮ್
ಅನ್ಯಕರಣಾನಿ ಸಾನನ್ತಾನಿ ಭವಿಷ್ಯನ್ತಿ, ಯುಷ್ಮಾಕಂ ತಮ್ ಆನಂದ್ಯ ಕೋಪಿ
ಹರ್ತ್ಯುಂ ನ ಶಕ್ಯತಿ | 23 ತಸ್ಮಿನ್ ದಿವಸೇ ಕಾಮಪಿ ಕಥಾಂ ಮಾಂ ನ ಪ್ರಕ್ಷ್ಯಥ |
ಯುಷ್ಮಾನಹಮ್ ಅತಿಯಥಾರ್ಥಂ ವದಾಮಿ, ಮಮ ನಾಮ್ನಾ ಯತ್
ಕಿಚ್ಚಿದ್ ಪಿತರಂ ಯಾಚಿಷ್ಯದ್ಧೇ ತದೇವ ಸ ದಾಸ್ಯತಿ | 24 ಪೂರ್ವೇ ಮಮ
ನಾಮ್ನಾ ಕಿಮಪಿ ನಾಯಾಚದ್ಧಂ, ಯಾಚದ್ಧಂ ತತಃ ಪ್ರಾಪ್ಸ್ಯಥ ತಸ್ಮಾದ್
ಯುಷ್ಮಾಕಂ ಸಮ್ಪೂರ್ಣಾನನ್ನೋ ಜನಿಷ್ಯತೇ | 25 ಉಪಮಾಕಥಾಭಿಃ
ಸರ್ವಾಣೀತಾನಿ ಯುಷ್ಮಾನ್ ಜ್ಞಾಪಿತವಾನ್ ಕಿನ್ನು ಯಸ್ಮಿನ್ ಸಮಯೇ
ಉಪಮಯಾ ನೋಕ್ತಾಃ ಪಿತುಃ ಕಥಾಂ ಸ್ವಷ್ಟಂ ಜ್ಞಾಪಯಿಷ್ಯಾಮಿ ಸಮಯ
ಏತಾದೃಶ ಆಗಚ್ಛತಿ | 26 ತದಾ ಮಮ ನಾಮ್ನಾ ಪ್ರಾರ್ಥಯಿಷ್ಯದ್ಧೇ ಽಹಂ
ಯುಷ್ಮನ್ನಿಮಿತ್ತಂ ಪಿತರಂ ವಿನೇಷ್ಯೇ ಕಥಾಮಿಮಾಂ ನ ವದಾಮಿ; 27

ಯತೋ ಯೂಯಂ ಮಯಿ ಪ್ರೇಮ ಕುರುಥ, ತಥಾಹಮ್ ಈಶ್ವರಸ್ಯ
ಸಮೀಪಾದ್ ಆಗತವಾನ್ ಇತ್ಯಪಿ ಪ್ರತೀಧ, ತಸ್ಮಾದ್ ಕಾರಣಾತ್ ಕಾರಣಾತ್
ಪಿತಾ ಸ್ವಯಂ ಯುಷ್ಮಾಸು ಪ್ರೀಯತೇ | 28 ಪಿತುಃ ಸಮೀಪಾಜ್ಜನ್ದ್
ಆಗತೋಸ್ತಿ ಜಗತ್ ಪರಿತ್ಯಜ್ಯ ಚ ಪುನರಪಿ ಪಿತುಃ ಸಮೀಪಂ ಗಚ್ಛಾಮಿ |
29 ತದಾ ಶಿಷ್ಯಾ ಅವದನ್, ಹೇ ಪ್ರಭೋ ಭವಾನ್ ಉಪಮಯಾ
ನೋಕ್ತಾಧುನಾ ಸ್ವಷ್ಟಂ ವದತಿ | 30 ಭವಾನ್ ಸರ್ವಜ್ಞಃ ಕೇನಚಿತ್ ಪೃಷ್ಟೋ
ಭವಿತುಮಪಿ ಭವತಃ ಪ್ರಯೋಜನಂ ನಾಸ್ತೀತ್ಯಧುನಾಸ್ಯಾಕಂ ಸ್ಥಿರಜ್ಞಾನಂ
ಜಾತಂ ತಸ್ಮಾದ್ ಭವಾನ್ ಈಶ್ವರಸ್ಯ ಸಮೀಪಾದ್ ಆಗತವಾನ್ ಇತ್ಯತ್ರ
ವಯಂ ವಿಶ್ವಸಿಮಃ | 31 ತತೋ ಯೀಶುಃ ಪ್ರತ್ಯವಾದಿದ್ ಇದಾನೀಂ ಕಿಂ
ಯೂಯಂ ವಿಶ್ವಸಿಥ? 32 ಪಶ್ಯತ ಸರ್ವೇ ಯೂಯಂ ವಿಕೀರ್ಣಾಃ ಸನ್ನೋ
ಮಾಮ್ ಏಕಾಕಿನಂ ಪೀರತ್ಯಜ್ಯ ಸ್ವಂ ಸ್ವಂ ಸ್ಥಾನಂ ಗಮಿಷ್ಯಥ, ಏತಾದೃಶಃ
ಸಮಯ ಆಗಚ್ಛತಿ ವರಂ ಪ್ರಾಯೀಣೋಪಸ್ಥಿತವಾನ್; ತಥಾಪ್ಯಹಂ ನೈಕಾಕೀ
ಭವಾಮಿ ಯತಃ ಪಿತಾ ಮಯಾ ಸಾರ್ಥಮ್ ಆಸ್ತೇ | 33 ಯಥಾ ಮಯಾ
ಯುಷ್ಮಾಕಂ ಶಾನಿ ಜರ್ಯತೇ ತದರ್ಥಮ್ ಏತಾಃ ಕಥಾ ಯುಷ್ಮಭ್ಯಮ್
ಅಚಕಥಂ; ಅಸ್ಮಿನ್ ಜಗತಿ ಯುಷ್ಮಾಕಂ ಕ್ಲೇಶೋ ಘಟಿಷ್ಯತೇ ಕಿನ್ನುಕ್ಷೋಭಾ
ಭವತ ಯತೋ ಮಯಾ ಜಗಜ್ಜಿತ |

17 ತತಃ ಪರಂ ಯೀಶುರೇತಾಃ ಕಥಾಃ ಕಥಯಿತ್ವಾ ಸ್ವರ್ಗಂ
ವಿಲೋಕ್ಯೈತತ್ ಪ್ರಾರ್ಥಯತ್, ಹೇ ಪಿತುಃ ಸಮಯ ಉಪಸ್ಥಿತವಾನ್;
ಯಥಾ ತವ ಪುತ್ರಸ್ಯವ ಮಹಿಮಾನಂ ಪ್ರಕಾಶಯತಿ ತದರ್ಥಂ ತ್ವಂ
ನಿಜಪುತ್ರಸ್ಯ ಮಹಿಮಾನಂ ಪ್ರಕಾಶಯ | 2 ತ್ವಂ ಯೋಲ್ಲೋಕಾನ್ ತಸ್ಯ
ಹಸ್ತೇ ಸಮರ್ಪಿತವಾನ್ ಸ ಯಥಾ ತೇಭ್ಯೋಽನನ್ತಾಯು ದರ್ಶಾತಿ ತದರ್ಥಂ
ತ್ವಂ ಪ್ರಾಣಿಮಾತ್ರಾಣಾಮ್ ಅಧಿಪತಿತ್ವಭಾರಂ ತಸ್ಮೈ ದತ್ತವಾನ್ | (aiōnios
g166) 3 ಯಸ್ತವಮ್ ಅಧಿಪತೀಯಃ ಸತ್ಯ ಈಶ್ವರಸ್ತಯಾ ಪ್ರೇರಿತತ್ಯ
ಯೀಶುಃ ಖ್ರಿಷ್ಟ ಏತಯೋರುಭಯೋಃ ಪರಿಚಯೇ ಪ್ರಾಪ್ತೇಽನನ್ತಾಯು
ಭವತಿ | (aiōnios g166) 4 ತ್ವಂ ಯಸ್ಯ ಕರ್ಮಣೋ ಭಾರಂ ಮಹ್ಯಂ
ದತ್ತವಾನ್, ತತ್ ಸಮ್ಪನ್ನಂ ಕೃತ್ವಾ ಜಗತ್ಯಸ್ಮಿನ್ ತವ ಮಹಿಮಾನಂ
ಪ್ರಾಕಾಶಯಂ | 5 ಅತಏವ ಹೇ ಪಿತ ಜಗತ್ಕೃಮಿದ್ಯಮಾನೇ ತ್ವಯಾ
ಸಹ ತಿಷ್ಠತೋ ಮಮ ಯೋ ಮಹಿಮಾಸೀತ್ ಸಮೃತಿ ತವ ಸಮೀಪೇ
ಮಾಂ ತಂ ಮಹಿಮಾನಂ ಪ್ರಾಪಯ | 6 ಅನ್ಯಚ್ಚ ತ್ವಮ್ ಏತಜ್ಜಗತೋ
ಯಾಲ್ಲೋಕಾನ್ ಮಹ್ಯಮ್ ಅದದಾ ಅಹಂ ತೇಭ್ಯಸ್ತವ ನಾಮ್ನಸ್ತತ್ವಜ್ಞಾನಮ್
ಅದದಾಂ, ತೇ ತವೈವಾಸನ್, ತ್ವಂ ತಾನ್ ಮಹ್ಯಮದದಾಃ, ತಸ್ಮಾತ್ತೇ
ತವೋಪದೇಶಮ್ ಆಗೃಹ್ಣನ್ | 7 ತ್ವಂ ಮಹ್ಯಂ ಯತ್ ಕಿಚ್ಚಿದ್
ಅದದಾಸ್ತತ್ಪರ್ವಂ ತ್ವತ್ತೋ ಜಾಯತೇ ಇತ್ಯಧುನಾಜಾನನ್ | 8 ಮಹ್ಯಂ
ಯಮುಪದೇಶಮ್ ಅದದಾ ಅಹಮಪಿ ತೇಭ್ಯಸ್ತವಪದೇಶಮ್ ಅದದಾಂ
ತೇಪಿ ತಮಗೃಹ್ಣನ್ ತ್ವತ್ತೋಹಂ ನಿರ್ಗತ್ಯ ತ್ವಯಾ ಪ್ರೇರಿತೋಭವಮ್
ಅತ್ರ ಚ ವ್ಯಶ್ವಸನ್ | 9 ತೇಷಾಮೇವ ನಿಮಿತ್ತಂ ಪ್ರಾರ್ಥಯೇಽಹಂ
ಜಗತೋ ಲೋಕನಿಮಿತ್ತಂ ನ ಪ್ರಾರ್ಥಯೇ ಕಿನ್ನು ಯಾಲ್ಲೋಕಾನ್ ಮಹ್ಯಮ್
ಅದದಾಸ್ತೇಷಾಮೇವ ನಿಮಿತ್ತಂ ಪ್ರಾರ್ಥಯೇಽಹಂ ಯತ್ಸೇ ತವೈವಾಸತೇ |
10 ಯೇ ಮಮ ತೇ ತವ ಯೇ ಚ ತವ ತೇ ಮಮ ತಥಾ ತೈ ಮಮ ಮಹಿಮಾ
ಪ್ರಕಾಶತೇ | 11 ಸಾಮೃತಮ್ ಅಸ್ಮಿನ್ ಜಗತಿ ಮಮಾವಸ್ಥಿತೇಃ ಶೇಷಮ್
ಅಭವತ್ ಅಹಂ ತವ ಸಮೀಪಂ ಗಚ್ಛಾಮಿ ಕಿನ್ನು ತೇ ಜಗತಿ ಸ್ಯಾಸ್ಯನ್ತಿ; ಹೇ
ಪವಿತ್ರ ಪಿತರಾವಯೋ ಯದ್ಯೈಕತ್ವಮಾಸ್ತೇ ತಥಾ ತೇಷಾಮಪ್ಯೇಕತ್ವಂ ಭವತಿ

ತದರ್ಥಂ ಯಾಲ್ಯೋಕಾನ್ ಮಹ್ಯಮ್ ಅದದಾಸ್ತಾನ ಸ್ವನಾಮ್ನಾ ರಕ್ಷ | 12
ಯಾವನ್ನಿ ದಿನಾನಿ ಜಗತ್ಸ್ಯಿನ್ ತೈಃ ಸಹಾಹಮಾಸಂ ತಾವನ್ನಿ ದಿನಾನಿ ತಾನ್
ತವ ನಾಮ್ನಾಹಂ ರಕ್ಷಿತವಾನ್; ಯಾಲ್ಯೋಕಾನ್ ಮಹ್ಯಮ್ ಅದದಾಸ್ತಾನ
ಸರ್ವಾನ್ ಅಹಮರಕ್ಷಂ, ತೇಷಾಂ ಮಧ್ಯೇ ಕೇವಲಂ ವಿನಾಶಪಾತ್ರಂ
ಹಾರಿತಂ ತೇನ ಧರ್ಮಪುಸ್ತಕಸ್ಯ ವಚನಂ ಪ್ರತ್ಯಕ್ಷಂ ಭವತಿ | 13
ಕಿನ್ತ್ವಧುನಾ ತವ ಸನ್ನಿಧಿಂ ಗಚ್ಛಾಮಿ ಮಯಾ ಯಥಾ ತೇಷಾಂ ಸಮೂರ್ಣಾನಂದೋ
ಭವತಿ ತದರ್ಥಮಹಂ ಜಗತಿ ತಿಷ್ಠನ್ ಏತಾಃ ಕಥಾ ಅಕಥಯಮ್ | 14
ತವೋಪದೇಶಂ ತೇಭ್ಯೋಽದದಾಂ ಜಗತಾ ಸಹ ಯಥಾ ಮಮ ಸಮ್ಯನ್ಯೋ
ನಾಸ್ತಿ ತಥಾ ಜುತಾ ಸಹ ತೇಷಾಮಪಿ ಸಮ್ಯನ್ಯಾಭಾವಾಚ್ಚ ಜಗತೋ
ಲೋಕಾಸ್ತಾನ್ ಋತೀಯನ್ತೇ | 15
ತ್ವಂ ಜಗತ್ಸಾನ್ ಗೃಹಾಣೇತಿ ನ ಪ್ರಾರ್ಥಯೇ
ಕಿನ್ತ್ವಶುಭಾದ್ ರಕ್ಷೇತಿ ಪ್ರಾರ್ಥಯೇಹಮ್ | 16
ಅಹಂ ಯಥಾ ಜಗತ್ಸಮ್ಯನ್ಯೋಯೋ ನ ಭವಾಮಿ ತಥಾ ತೇಪಿ ಜಗತ್ಸಮ್ಯನ್ಯೋಯಾ ನ
ಭವನ್ನಿ | 17
ತವ ಸತ್ಯಕಥಯಾ ತಾನ್ ಪವಿತ್ರೀಕುರು ತವ ವಾಕ್ಯಮೇವ ಸತ್ಯಂ | 18
ತ್ವಂ ಯಥಾ ಮಾಂ ಜಗತಿ ಪ್ರೈರಯಸ್ವಧಾಹಮಪಿ ತಾನ್ ಜಗತಿ
ಪ್ರೈರಯಂ | 19
ತೇಷಾಂ ಹಿತಾರ್ಥಂ ಯಥಾಹಂ ಸ್ವಂ ಪವಿತ್ರೀಕರೋಮಿ
ತಥಾ ಸತ್ಯಕಥಯಾ ತೇಪಿ ಪವಿತ್ರೀಭವನ್ತು | 20
ಕೇವಲಂ ಏತೇಷಾಮರ್ಥೇ ಪ್ರಾರ್ಥಯೇಽಹಮ್
ಇತಿ ನ ಕಿನ್ತ್ವೇತೇಷಾಮುಪದೇಶೇನ ಯೇ ಜನಾ
ಮಯಿ ವಿಶ್ವಸಿಷ್ಯನ್ತೇ ತೇಷಾಮಪ್ಯರ್ಥೇ ಪ್ರಾರ್ಥಯೇಽಹಮ್ | 21
ಹೇ ಪಿತರೈಷಾಂ ಸರ್ವೇಷಾಮ್ ಏಕತ್ವಂ ಭವತು ತವ ಯಥಾ ಮಯಿ ಮಮ
ಚ ಯಥಾ ತ್ವಯೇಕತ್ವಂ ತಥಾ ತೇಷಾಮಪ್ಯಾವಯೋರೇಕತ್ವಂ ಭವತು
ತೇನ ತ್ವಂ ಮಾಂ ಪ್ರೇರಿತವಾನ್ ಇತಿ ಜಗತೋ ಲೋಕಾಃ ಪ್ರತಿಯನ್ತು | 22
ಯಥಾವಯೋರೇಕತ್ವಂ ತಥಾ ತೇಷಾಮಪ್ಯೇಕತ್ವಂ ಭವತು ತೇಷ್ವಹಂ
ಮಯಿ ಚ ತ್ವಮ್ ಇತ್ಯಂ ತೇಷಾಂ ಸಮೂರ್ಣಮೇಕತ್ವಂ ಭವತು, ತ್ವಂ
ಪ್ರೇರಿತವಾನ್ ತ್ವಂ ಮಯಿ ಯಥಾ ಪ್ರೀಯಸೇ ಚ ತಥಾ ತೇಷ್ವಪಿ ಪ್ರೀತವಾನ್
ಏತದ್ಭದ್ರಾ ಜಗತೋ ಲೋಕಾ ಜಾನನ್ತಿ | 23
ತದರ್ಥಂ ತ್ವಂ ಯಂ ಮಹಿಮಾನಂ
ಮಹ್ಯಮ್ ಅದದಾಸ್ತಂ ಮಹಿಮಾನಮ್ ಅಹಮಪಿ ತೇಭ್ಯೋ ದತ್ತವಾನ್ | 24
ಹೇ ಪಿತ ಜಗತೋ ನಿರ್ಮಾಣಾತ್ ಪೂರ್ವಂ ಮಯಿ ಸ್ನೇಹಂ ಕೃತ್ವಾ
ಯಂ ಮಹಿಮಾನಂ ದತ್ತವಾನ್ ಮಮ ತಂ ಮಹಿಮಾನಂ ಯಥಾ ತೇ ಪಶ್ಯನ್ನಿ
ತದರ್ಥಂ ಯಾಲ್ಯೋಕಾನ್ ಮಹ್ಯಂ ದತ್ತವಾನ್ ಅಹಂ ಯತ್ನ ತಿಷ್ಠಾಮಿ
ತೇಪಿ ಯಥಾ ತತ್ರ ತಿಷ್ಠನ್ನಿ ಮಮೈಷಾ ವಾಇಚ್ಛು | 25
ಹೇ ಯಥಾರ್ಥಿಕ
ಪಿತ ಜಗತೋ ಲೋಕೈಸ್ತಯ್ಯಜ್ಞಾತೇಪಿ ತ್ವಾಮಹಂ ಜಾನೇ ತ್ವಂ ಮಾಂ
ಪ್ರೇರಿತವಾನ್ ಇತೀಮೇ ಶಿಷ್ಯಾ ಜಾನನ್ತಿ | 26
ಯಥಾಹಂ ತೇಷು ತಿಷ್ಠಾಮಿ
ತಥಾ ಮಯಿ ಯೇನ ಪ್ರೇಮ್ನಾ ಪ್ರೇಮಾಕರೋಸ್ತತ್ ತೇಷು ತಿಷ್ಠತಿ ತದರ್ಥಂ
ತವ ನಾಮಾಹಂ ತಾನ್ ಜ್ಞಾಪಿತವಾನ್ ಪುನರಪಿ ಜ್ಞಾಪಯಿಷ್ಯಾಮಿ |

18 ತಾಃ ಕಥಾಃ ಕಥಯಿತ್ವಾ ಯೇಶುಃ ಶಿಷ್ಯಾನಾದಾಯ ಕಿದೋನ್ನಾಮಕಂ
ಸ್ತೋತ ಉತ್ತೀರ್ಯೈ ಶಿಷ್ಯೈಃ ಸಹ ತತ್ಪ್ರೋದ್ಯಾನಂ ಪ್ರಾವಿಶತ್ |
2 ಕಿನ್ತು ವಿಶ್ವಾಸಘಾತಿಯಿಹೂದಾಸ್ತತ್ ಸ್ಥಾನಂ ಪರಿಚೀಯತೇ ಯತೋ
ಯೇಶುಃ ಶಿಷ್ಯೈಃ ಸಾರ್ಧಂ ಕದಾಚಿತ್ ತತ್ ಸ್ಥಾನಮ್ ಅಗಚ್ಛತ್ | 3
ತದಾ ಸ ಯಿಹೂದಾಃ ಸೈನ್ಯಗಣಂ ಪ್ರಧಾನಯಾಜಕಾನಾಂ ಫಿರೂಶಿನಾಇ
ಪದಾತಿಗಣಇಃ ಗುಹೀತ್ವಾ ಪ್ರದೀಪಾನ್ ಉಲ್ಕಾನ್ ಅಸ್ಮಾಣಿ ಚಾದಾಯ
ತಸ್ಮಿನ್ ಸ್ಥಾನ ಉಪಸ್ಥಿತವಾನ್ | 4
ಸ್ವಂ ಪ್ರತಿ ಯದ್ ಘಟಿಷ್ಯತೇ ತಜ್
ಜ್ಞಾತ್ವಾ ಯೇಶುರಗ್ರೇಸರಃ ಸನ್ ತಾನಪೃಚ್ಛತ್ ಕಂ ಗವೇಷಯಥ? 5
ತೇ

ಪ್ರತ್ಯವದನ್, ನಾಸರತೀಯಂ ಯೇಶುಂ; ತತೋ ಯೇಶುರವಾದೀನ್
ಅಹಮೇವ ಸಃ; ತೈಃ ಸಹ ವಿಶ್ವಾಸಘಾತೀ ಯಿಹೂದಾಶ್ಚಾತಿಷ್ಯತ್ | 6
ತದಾಹಮೇವ ಸ ತಸ್ಮೈತಾಂ ಕಥಾಂ ಶ್ರುತ್ವೈವ ತೇ ಪಶ್ಚಾದೇತ್ಯ ಭೂಮೌ
ಪತಿತಾಃ | 7
ತತೋ ಯೇಶುಃ ಪುನರಪಿ ಪೃಷ್ಠವಾನ್ ಕಂ ಗವೇಷಯಥ?
ತತಸ್ತೇ ಪ್ರತ್ಯವದನ್ ನಾಸರತೀಯಂ ಯೇಶುಂ | 8
ತದಾ ಯೇಶುಃ
ಪ್ರತ್ಯುದಿತವಾನ್ ಅಹಮೇವ ಸ ಇಮಾಂ ಕಥಾಮಚಕಥಮ್; ಯದಿ
ಮಾಮನ್ನಿಚ್ಛಥ ತರ್ಹಿಮಾನ್ ಗಮ್ನು ಮಾ ವಾರಯತ | 9
ಇತ್ಯಂ ಭೂತೇ
ಮಹ್ಯಂ ಯಾಲ್ಯೋಕಾನ್ ಅದದಾಸ್ತೇಷಾಮ್ ಏಕಮಪಿ ನಾಹಾರಯಮ್
ಇಮಾಂ ಯಾಂ ಕಥಾಂ ಸ ಸ್ವಯಮಕಥಯತ್ ಸಾ ಕಥಾ ಸಫಲಾ
ಜಾತಾ | 10
ತದಾ ಶಿಮೋನೀತರಸ್ಯ ನಿಕಟೇ ಖಜ್ಜಲಿತ್ತೇಃ ಸ ತಂ
ನಿಷ್ಕೋಷಂ ಕೃತ್ವಾ ಮಹಾಯಾಜಕಸ್ಯ ಮಲ್ಲುನಾಮಾನಂ ದಾಸಮ್
ಆಹತ್ಯ ತಸ್ಯ ದಕ್ಷಿಣಕರ್ಣಂ ಛಿನ್ನವಾನ್ | 11
ತತೋ ಯೇಶುಃ ಪಿತರಮ್
ಅವದತ್, ಖಜ್ಜಂ ಕೋಷೇ ಸ್ಥಾಪಯ ಮಮ ಪಿತಾ ಮಹ್ಯಂ ಪಾತುಂ
ಯಂ ಕಂಸಮ್ ಅದದಾತ್ ತೇನಾಹಂ ಕಿಂ ನ ಪಾಸ್ಕಾಮಿ? | 12
ತದಾ
ಸೈನ್ಯಗಣಃ ಸೇನಾಪತಿ ಯಿಹೂದೀಯಾನಾಂ ಪದಾತಯಶ್ಚ ಯೇಶುಂ
ಘೃತ್ವಾ ಬದ್ಧಾ ಹಾನನ್ನಾಮ್ನಃ ಕಿಯಃ ಶ್ರುಶುರಸ್ಯ ಸಮೀಪಂ ಪ್ರಥಮಮ್
ಅನಯನ್ | 13
ಸ ಕಿಯಃಪ್ರಾಸ್ಯಸ್ಮಿನ್ ವತ್ಸರೇ ಮಹಾಯಾಜಕತ್ವಪದೇ
ನಿಯುಕ್ತಃ | 14
ಸನ್ ಸಾಧಾರಣಲೋಕಾನಾಂ ಮಜ್ಜಲಾರ್ಥಮ್ ಏಕಜನಸ್ಯ
ಮರಣಮುಚಿತಮ್ ಇತಿ ಯಿಹೂದೀಯೈಃ ಸಾರ್ಧಮ್ ಅಮನ್ತಯತ್ | 15
ತದಾ ಶಿಮೋನೀತರೋಽನ್ಯೈಕಶಿಷ್ಯಶ್ಚ ಯೇಶೋಃ ಪಶ್ಚಾದ್ ಅಗಚ್ಛತಾಂ
ತಸ್ಯಾನ್ಶಿಷ್ಯಸ್ಯ ಮಹಾಯಾಜಕೇನ ಪರಿಚಿತತ್ವಾತ್ ಸ ಯೇಶುನಾ ಸಹ
ಮಹಾಯಾಜಕಸ್ಯಾಟ್ಪಲಿಕಾಂ ಪ್ರಾವಿಶತ್ | 16
ಕಿನ್ತು ಪಿತರೋ
ಬಹಿದ್ವಾರಸ್ಯ ಸಮೀಪೇಽತಿಷ್ಠದ್ ಅತಏವ ಮಹಾಯಾಜಕೇನ ಪರಿಚಿತಃ
ಸ ಶಿಷ್ಯಃ ಪುನರ್ಬಹಿರ್ಗತ್ವಾ ದೌವಾಯಿಕಾಯೈ ಕಥಯಿತ್ವಾ ಪಿತರಮ್
ಅಭ್ಯನ್ತರಮ್ ಅನಯತ್ | 17
ತದಾ ಸ ದ್ವಾರರಕ್ಷಿಕಾ ಪಿತರಮ್ ಅವದತ್
ತ್ವಂ ಕಿಂ ನ ತಸ್ಯ ಮಾನವಸ್ಯ ಶಿಷ್ಯಃ? ತತಃ ಸೋವದದ್ ಅಹಂ
ನ ಭವಾಮಿ | 18
ತತಃ ಪರಂ ಯತ್ನಾನ್ಲೇ ದಾಸಾಃ ಪದಾತಯಶ್ಚ
ಶೀತಹೇತೋರಚ್ಛರೈ ವಹಿಂ ಪ್ರಜ್ವಲ್ಯ ತಾಪಂ ಸೇವಿತವನ್ಸತ್ನಾನ್ಲೇ
ಪಿತರಸ್ಮಿಷ್ಠನ್ ತೈಃ ಸಹ ವಚ್ಛಿಂತಾಪಂ ಸೇವಿತಮ್ ಆರಭತ್ | 19
ತದಾ
ಶಿಷ್ಯೇಷೂಪದೇಶೇ ಚ ಮಹಾಯಾಜಕೇನ ಯೇಶುಃ ಪೃಷ್ಠಃ | 20
ಸನ್
ಪ್ರತ್ಯುಕ್ತವಾನ್ ಸರ್ವಲೋಕಾನಾಂ ಸಮಕ್ಷಂ ಕಥಾಮಕಥಯಂ ಗುಪ್ತಂ
ಕಾಮಪಿ ಕಥಾಂ ನ ಕಥಯಿತ್ವಾ ಯತ್ ಸ್ಥಾನಂ ಯಿಹೂದೀಯಾಃ ಸತತಂ
ಗಚ್ಛನ್ನಿ ತತ್ರ ಭಜನಗೇಹೇ ಮನ್ನಿರೇ ಚಾಶಿಕ್ಷಯಂ | 21
ಮತ್ತಃ ಕುತಃ ಪೃಚ್ಛತಿ?
ಯೇ ಜನಾ ಮದುಪದೇಶಮ್ ಅಶ್ವಾಣ್ಣಿ ತಾನೇವ ಪೃಚ್ಛ ಯದ್ಯದ್
ಅವದಂ ತೇ ತತ್ ಜಾನನ್ತಿ | 22
ತದೇತ್ಯಂ ಪ್ರತ್ಯುದಿತತ್ವಾತ್ ನಿಕಟಿಸ್ಪವದಾತಿ
ಯೇಶುಂ ಚಪೇಟೇನಾಹತ್ಯ ವ್ಯಾಹರತ್ ಮಹಾಯಾಜಕಮ್ ಏವಂ
ಪ್ರತಿವದತಿ? | 23
ತತೋ ಯೇಶುಃ ಪ್ರತಿಗದಿತವಾನ್ ಯದ್ಧಯಥಾರ್ಥಮ್
ಅಚಕಥಂ ತರ್ಹಿ ತಸ್ಯಾಯಥಾರ್ಥಸ್ಯ ಪ್ರಮಾಣಂ ದೇಹಿ, ಕಿನ್ತು ಯದಿ
ಯಥಾರ್ಥಂ ತರ್ಹಿ ಕುತೋ ಹೇತೋ ಮಾರ್ಗಮ್ ಅತಾಡಯಃ? | 24
ಪೂರ್ವಂ ಹಾನನ್ ಸಬನ್ನಂ ತಂ ಕಿಯಃಮಹಾಯಾಜಕಸ್ಯ ಸಮೀಪಂ
ಪ್ರೈಷಯತ್ | 25
ಶಿಮೋನೀತರಸ್ಮಿಷ್ಠನ್ ವಚ್ಛಿಂತಾಪಂ ಸೇವತೇ, ಏತಸ್ಮಿನ್
ಸಮಯೇ ಕಿಯನ್ಸ್ರಪಮ್ ಅಪೃಚ್ಛನ್ ತ್ವಂ ಕಿಮ್ ಏತಸ್ಯ ಜನಸ್ಯ ಶಿಷ್ಯೋ
ನ? ತತಃ ಸೋಪಹೃತ್ಯಾಬ್ರವೀದ್ ಅಹಂ ನ ಭವಾಮಿ | 26
ತದಾ

ಮಹಾಯಾಜಕಸ್ಯ ಯಸ್ಯ ದಾಸಸ್ಯ ಪಿತರಃ ಕರ್ಣಮಚ್ಛಿನತ್ ತಸ್ಯ ಕುಟುಂಬಃ ಪ್ರತ್ಯುದಿತವಾನ್ ಉದ್ಯಾನೇ ತೇನ ಸಹ ತಿಷ್ಠಂತಂ ತ್ವಾಂ ಕಿಂ ನಾಪಶ್ಯಂ? 27 ಕಿನ್ಯು ಪಿತರಃ ಪುನರಪಹ್ಯತ್ಯ ಕಥಿತವಾನ್; ತದಾನೀಂ ಕುಕುಟೋಽರೌತ್ | 28 ತದನನ್ತರಂ ಪ್ರತ್ಯೂಷೇ ತೇ ಕಿಯಫಾಗ್ಯಾಹಾದ್ ಅಧಿಪತೇ ಗ್ಯೃಹಂ ಯೇಶುಮ್ ಅನಯನ್ ಕಿನ್ಯು ಯಸ್ಮಿನ್ ಅಶುಚಿತ್ತೇ ಜಾತೇ ತೈ ನಿಫ್ರಾರೋತ್ಸವೇ ನ ಭೋಕ್ತವ್ಯಂ, ತಸ್ಯ ಭಯಾದ್ ಯಿಹೂದೀಯಾಸ್ತದ್ಗೃಹಂ ನಾವಿಶನ್ | 29 ಅಪರಂ ಪೀಲಾತೋ ಬಹಿರಾಗತ್ಯ ತಾನ್ ಪ್ರಪ್ಷವಾನ್ ಏತಸ್ಯ ಮನುಷ್ಯಸ್ಯ ಕಂ ದೋಷಂ ಪದಧ? 30 ತದಾ ತೇ ಪೇತ್ಯವದನ್ ದುಷ್ಯಮ್ಯಕಾರಿಣಿ ನ ಸತಿ ಭವತಃ ಸಮೀಪೇ ನೈನಂ ಸಮಾರ್ಪಯಿಷ್ಯಾಮಃ | 31 ತತಃ ಪೀಲಾತೋಽವದದ್ ಯೂಯಮೇನಂ ಗ್ಯೋತಿತ್ಯಾ ಸ್ತೇಷಾಂ ವ್ಯವಸ್ಥಯಾ ವಿಚಾರಯತ | ತದಾ ಯಿಹೂದೀಯಾಃ ಪ್ರತ್ಯವದನ್ ಕಸ್ಯಾಪಿ ಮನುಷ್ಯಸ್ಯ ಪ್ರಾಣದಣ್ಡಂ ಕರ್ತುಂ ನಾಸ್ಮಾಕಮ್ ಅಧಿಕಾರೋಽಸ್ತಿ | 32 ಏವಂ ಸತಿ ಯೀಶುಃ ಸ್ಯಸ್ಯ ಮೃತ್ಯೌ ಯಾಂ ಕಥಾಂ ಕಥಿತವಾನ್ ಸಾ ಸಫಲಾಭವತ್ | 33 ತದನನ್ತರಂ ಪೀಲಾತಃ ಪುನರಪಿ ತದ್ ರಾಜಗೃಹಂ ಗತ್ತಾ ಯೀಶುಮಾಹೂಯಂ ಪ್ರಪ್ಷವಾನ್ ತ್ವಂ ಕಿಂ ಯಿಹೂದೀಯಾನಾಂ ರಾಜಾ? 34 ಯೀಶುಃ ಪ್ರತ್ಯವದತ್ ತ್ವಮ್ ಏತಾಂ ಕಥಾಂ ಸ್ವತಃ ಕಥಯಸಿ ಕಿಮನ್ಯಃ ಕಷ್ಟಿನ್ ಮಯಿ ಕಥಿತವಾನ್? 35 ಪೀಲಾತೋಽವದದ್ ಅಹಂ ಕಿಂ ಯಿಹೂದೀಯಃ? ತವ ಸ್ವದೇಶೀಯಾ ವಿಶೇಷತಃ ಪ್ರಧಾನಯಾಜಕಾ ಮಮ ನಿಕಟೇ ತ್ವಾಂ ಸಮಾರ್ಪಯನ್, ತ್ವಂ ಕಿಂ ಕೃತವಾನ್? 36 ಯೀಶುಃ ಪ್ರತ್ಯವದತ್ ಮಮ ರಾಜ್ಯಮ್ ಏತಜ್ಜಗತ್ಸಮ್ಯನ್ವೀಯಂ ನ ಭವತಿ ಯದಿ ಮಮ ರಾಜ್ಯಂ ಜಗತ್ಸಮ್ಯನ್ವೀಯಮ್ ಅಭವಿಷ್ಯತ್ ತರ್ಹಿ ಯಿಹೂದೀಯಾನಾಂ ಹಸ್ತೇಷು ಯಥಾ ಸಮರ್ಪಿತೋ ನಾಭವಂ ತದರ್ಥಂ ಮಮ ಸೇವಕಾ ಅಯೋತ್ಸನ್ ಕಿನ್ಯು ಮಮ ರಾಜ್ಯಮ್ ಐಹಿಕಂ ನ | 37 ತದಾ ಪೀಲಾತಃ ಕಥಿತವಾನ್, ತರ್ಹಿ ತ್ವಂ ರಾಜಾ ಭವಸಿ? ಯೀಶುಃ ಪ್ರತ್ಯುಕ್ತವಾನ್ ತ್ವಂ ಸತ್ಯಂ ಕಥಯಸಿ, ರಾಜಾಹಂ ಭವಾಮಿ; ಸತ್ಯತಾಯಾಂ ಸಾಕ್ಷ್ಯಂ ದಾತುಂ ಜನಿಂ ಗ್ಯೋತಿತ್ಯಾ ಜಗತ್ಸ್ಮಿನ್ ಅವತೀರ್ಣವಾನ್, ತಸ್ಮಾತ್ ಸತ್ಯಧರ್ಮಪಕ್ಷಪಾತಿನೋ ಮಮ ಕಥಾಂ ಶೃಣ್ವನ್ತಿ | 38 ತದಾ ಸತ್ಯಂ ಕಿಂ? ಏತಾಂ ಕಥಾಂ ಪಷ್ಪಾಪೀಲಾತಃ ಪುನರಪಿ ಬಹಿರಾಗತ್ಯಾ ಯಿಹೂದೀಯಾನ್ ಅಭಾಷತ, ಅಹಂ ತಸ್ಯ ಕಮಪ್ಯಪರಾಧಂ ನ ಪ್ರಾಪ್ನೋಮಿ | 39 ನಿಸ್ತಾರೋತ್ಸವಸಮಯೇ ಯುಷ್ಮಾಭಿರಭಿರುಚಿತ ಏಕೋ ಜನೋ ಮಯಾ ಮೋಚಯಿತವ್ಯಏಷಾ ಯುಷ್ಮಾಕಂ ರೀತಿರಸ್ತಿ, ಅತಏವ ಯುಷ್ಮಾಕಂ ನಿಕಟೇ ಯಿಹೂದೀಯಾನಾಂ ರಾಜಾನಂ ಕಿಂ ಮೋಚಯಾಮಿ, ಯುಷ್ಮಾಕಮ್ ಇಚ್ಛಾ ಕಾ? 40 ತದಾ ತೇ ಸರ್ವೇ ರುವನ್ತೋ ವ್ಯಾಹರನ್ ಏನಂ ಮಾನುಷಂ ನಹಿ ಬರಬ್ಬಾಂ ಮೋಚಯ | ಕಿನ್ಯು ಸ ಬರಬ್ಬಾ ದಸ್ಯೂರಾಸೀತ್ |

19 ಪೀಲಾತೋ ಯೀಶುಮ್ ಆನೀಯ ಕಶಯಾ ಪ್ರಾಹಾರಯತ್ | 2 ಪಶ್ಚಾತ್ ಸೇನಾಗಣಃ ಕಣ್ಣಿಕನಿರ್ಮೀತಂ ಮುಕುಟಂ ತಸ್ಯ ಮಸ್ತಕೇ ಸಮರ್ಪ್ಯ ವಾರ್ತಾಕೀವರ್ಣಂ ರಾಜಪರಿಚ್ಛದಂ ಪರಿಧಾಪ್ಯ, 3 ಹೇ ಯಿಹೂದೀಯಾನಾಂ ರಾಜನ್ ನಮಸ್ಕಾರ ಇತ್ಯುಕ್ತ್ವಾ ತಂ ಚಪೇಟೇನಾಹನ್ಯಮ್ ಆರಭತ | 4 ತದಾ ಪೀಲಾತಃ ಪುನರಪಿ ಬಹಿರಾಗತ್ಯಾ ಲೋಕಾನ್ ಅವದತ್, ಅಸ್ಯ ಕಮಪ್ಯಪರಾಧಂ ನ ಲಭೇಽಹಂ, ಪಶ್ಯತ ತದ್ ಯುಷ್ಮಾನ್ ಜ್ಞಾಪಯಿತುಂ ಯುಷ್ಮಾಕಂ ಸನ್ನಿಧೌ ಬಹಿರೇನಮ್ ಆನಯಾಮಿ | 5 ತತಃ ಪರಂ ಯೀಶುಃ ಕಣ್ಣಿಕಮುಕುಟವಾನ್

ವಾರ್ತಾಕೀವರ್ಣವಸನವಾಂಶ್ಚ ಬಹಿರಾಗಚ್ಛತ್ | ತತಃ ಪೀಲಾತ ಉಕ್ತವಾನ್ ಏನಂ ಮನುಷ್ಯಂ ಪಶ್ಯತ | 6 ತದಾ ಪ್ರಧಾನಯಾಜಕಾಃ ಪದಾತಯಶ್ಚ ತಂ ದ್ಯುಷ್ಟ್ವಾ, ಏನಂ ಕ್ರುಶೇ ವಿಧ, ಏನಂ ಕ್ರುಶೇ ವಿಧ, ಇತ್ಯುಕ್ತ್ವಾ ರವಿತುಂ ಆರಭನ್ | ತತಃ ಪೀಲಾತಃ ಕಥಿತವಾನ್ ಯೂಯಂ ಸ್ವಯಮ್ ಏನಂ ನೀತ್ವಾ ಕ್ರುಶೇ ವಿಧತ, ಅಹಮ್ ಏತಸ್ಯ ಕಮಪ್ಯಪರಾಧಂ ನ ಪ್ರಾಪ್ತವಾನ್ | 7 ಯಿಹೂದೀಯಾಃ ಪ್ರತ್ಯವದನ್ ಅಸ್ಮಾಕಂ ಯಾ ವ್ಯವಸ್ಥಾಸ್ತೇ ತದನುಸಾರೋಣಾಸ್ಯ ಪ್ರಾಣಹನನಮ್ ಉಚಿತಂ ಯತೋಯಂ ಸ್ವಮ್ ಈಶ್ವರಸ್ಯ ಪುತ್ರಮವದತ್ | 8 ಪೀಲಾತ ಇಮಾಂ ಕಥಾಂ ಶ್ರುತ್ವಾ ಮಹಾತ್ರಾಸಯುಕ್ತಃ 9 ಸನ್ ಪುನರಪಿ ರಾಜಗೃಹ ಆಗತ್ಯ ಯೀಶುಂ ಪ್ರಪ್ಷವಾನ್ ತ್ವಂ ಕುತ್ರೋ ಲೋಕಃ? ಕಿನ್ಯು ಯೀಶುಸ್ಯ ಕಿಮಪಿ ಪ್ರತ್ಯುಕ್ತರಂ ನಾವದತ್ | 10 0 ತತಃ ಪೀಲಾತ್ ಕಥಿತವಾನ್ ತ್ವಂ ಕಿಂ ಮಯಾ ಸಾರ್ಥ್ಯಂ ನ ಸಂಲಪಿಷ್ಯಸಿ? ತ್ವಾಂ ಕ್ರುಶೇ ವೇಧಿತುಂ ವಾ ಮೋಚಯಿತುಂ ಶಕ್ತಿ ಮ್ ಮಮಾಸ್ತೇ ಇತಿ ಕಿಂ ತ್ವಂ ನ ಜಾನಾಸಿ? ತದಾ ಯೀಶುಃ ಪ್ರತ್ಯವದದ್ ಈಶ್ವರೇಣಾದಂ ಮಮೋಪರಿ ತವ ಕಿಮಪ್ಯಧಿಪತಿತ್ವಂ ನ ವಿದ್ಯತೇ, ತಥಾಪಿ ಯೋ ಜನೋ ಮಾಂ ತವ ಹಸ್ತೇ ಸಮಾರ್ಪಯತ್ ತಸ್ಯ ಮಹಾಪಾತಕಂ ಜಾತಮ್ | 11 ತದಾ ಯೀಶುಃ ಪ್ರತ್ಯವದದ್ ಈಶ್ವರೇಣಾದತ್ತಂ ಮಮೋಪರಿ ತವ ಕಿಮಪ್ಯಧಿಪತಿತ್ವಂ ನ ವಿದ್ಯತೇ, ತಥಾಪಿ ಯೋ ಜನೋ ಮಾಂ ತವ ಹಸ್ತೇ ಸಮಾರ್ಪಯತ್ ತಸ್ಯ ಮಹಾಪಾತಕಂ ಜಾತಮ್ | 12 ತದಾರಭ್ಯ ಪೀಲಾತಸ್ತಂ ಮೋಚಯಿತುಂ ಚೇಷ್ಟಿತವಾನ್ ಕಿನ್ಯು ಯಿಹೂದೀಯಾ ರುವನ್ತೋ ವ್ಯಾಹರನ್ ಯದೀಮಂ ಮಾನವಂ ತ್ಯಜಸಿ ತರ್ಹಿ ತ್ವಂ ಕೈಸರಸ್ಯ ಮಿತ್ರಂ ನ ಭವಸಿ, ಯೋ ಜನಃ ಸ್ವಂ ರಾಜಾನಂ ವಕ್ತಿ ಸಏವ ಕೈಸರಸ್ಯ ವಿರುದ್ಧಾಂ ಕಥಾಂ ಕಥಯತಿ | 13 ಏತಾಂ ಕಥಾಂ ಶ್ರುತ್ವಾ ಪೀಲಾತೋ ಯೀಶುಂ ಬಹಿರಾನೀಯ ನಿಸ್ತಾರೋತ್ಸವಸ್ಯ ಆಸಾದನದಿನಸ್ಯ ದ್ವಿತೀಯಪ್ರಹರಾತ್ ಪೂರ್ವಂ ಪ್ರಸ್ತರಬನ್ಧನನಾಮ್ನಿ ಸ್ಥಾನೇ ಽರ್ಥಾತ್ ಇಬ್ರೀಯಭಾಷಯಾ ಯದ್ ಗಬ್ಬಥಾ ಕಥ್ಯತೇ ತಸ್ಮಿನ್ ಸ್ಥಾನೇ ವಿಚಾರಾಸನ ಉಪಾವಿಶತ್ | 14 ಅನನ್ತರಂ ಪೀಲಾತೋ ಯಿಹೂದೀಯಾನ್ ಅವದತ್, ಯುಷ್ಮಾಕಂ ರಾಜಾನಂ ಪಶ್ಯತ | 15 ಕಿನ್ಯು ಏನಂ ದೂರೀಕುರು, ಏನಂ ದೂರೀಕುರು, ಏನಂ ಕ್ರುಶೇ ವಿಧ, ಇತಿ ಕಥಾಂ ಕಥಯಿತ್ವಾ ತೇ ರವಿತುಮ್ ಆರಭನ್; ತದಾ ಪೀಲಾತಃ ಕಥಿತವಾನ್ ಯುಷ್ಮಾಕಂ ರಾಜಾನಂ ಕಿಂ ಕ್ರುಶೇ ವೇಧಿಷ್ಯಾಮಿ? ಪ್ರಧಾನಯಾಜಕಾ ಉತ್ತರಮ್ ಅವದನ್ ಕೈಸರಂ ವಿನಾ ಕೋಪಿ ರಾಜಾಸ್ಮಾಕಂ ನಾಸ್ತಿ | 16 ತತಃ ಪೀಲಾತೋ ಯೀಶುಂ ಕ್ರುಶೇ ವೇಧಿತುಂ ತೇಷಾಂ ಹಸ್ತೇಷು ಸಮಾರ್ಪಯತ್, ತತಸ್ತೇ ತಂ ಧೃತ್ವಾ ನೀತವನ್ತಃ | 17 ತತಃ ಪರಂ ಯೀಶುಃ ಕ್ರುಶಂ ವಹನ್ ಶಿರಃಕಪಾಲಮ್ ಅರ್ಥಾದ್ ಯದ್ ಇಬ್ರೀಯಭಾಷಯಾ ಗುಲ್ಲುತ್ತಾಂ ವದನ್ತಿ ತಸ್ಮಿನ್ ಸ್ಥಾನ ಉಪಸ್ಥಿತಃ | 18 ತತಸ್ತೇ ಮಧ್ಯಸ್ಥಾನೇ ತಂ ತಸ್ಯೋಭಯಪಾರ್ಶ್ವೇ ದ್ವಾವಪರೌ ಕ್ರುಶೇಽವಿಧನ್ | 19 ಅಪರಮ್ ಏಷ ಯಿಹೂದೀಯಾನಾಂ ರಾಜಾ ನಾಸರತೀಯಯೀಶುಃ, ಇತಿ ವಿಜ್ಞಾಪನಂ ಲಿಖಿತ್ವಾ ಪೀಲಾತಸ್ಯಸ್ಯ ಕ್ರುಶೋಪರಿ ಸಮಯೋಜಯತ್ | 20 ಸಾ ಲಿಪಿಃ ಇಬ್ರೀಯಯೂನಾನೀಯರೋಮೀಯಭಾಷಾಭಿ ಲಿಫಖಿತಾ; ಯೀಶೋಃ ಕ್ರುಶವೇಧನಸ್ಥಾನಂ ನಗರಸ್ಯ ಸಮೀಪಂ, ತಸ್ಮಾದ್ ಬಹವೋ ಯಿಹೂದೀಯಾಸ್ತಾಂ ಪಠಿತುಮ್ ಆರಭನ್ | 21 ಯಿಹೂದೀಯಾನಾಂ ಪ್ರಧಾನಯಾಜಕಾಃ ಪೀಲಾತಮಿತಿ ನ್ಯವೇದಯನ್ ಯಿಹೂದೀಯಾನಾಂ ರಾಜೇತಿ ವಾಕ್ಯಂ ನ ಕಿನ್ಯು ಏಷ ಸ್ವಂ ಯಿಹೂದೀಯಾನಾಂ ರಾಜಾನಮ್ ಅವದದ್ ಇತ್ಯಂ ಲಿಖತು | 22 ತತಃ ಪೀಲಾತ ಉತ್ತರಂ ದತ್ತವಾನ್

ಯಲ್ಲೇಖನೀಯಂ ತಲ್ಲಿಖಿತವಾನ್ | 23 ಇತ್ಥಂ ಸೇನಾಗಣೋ ಯೀಶುಂ ಕುಶೇ ವಿಧಿತ್ವಾ ತಸ್ಯ ಪರಿಧೇಯವಸ್ತ್ರಂ ಚತುರೋ ಭಾಗಾನ್ ಕೃತ್ವಾ ಏಕೈಕಸೇನಾ ಏಕೈಕಭಾಗಮ್ ಅಗ್ನೃಹತ್ ತಸ್ಯೋತ್ತರೀಯವಸ್ತ್ರಇಚ್ಛಗ್ನೃಹತ್ | ಕಿನ್ದ್ರೋತ್ತರೀಯವಸ್ತ್ರಂ ಸೂಚಿಸೇವನಂ ವಿನಾ ಸರ್ವಮ್ ಊತಂ | 24 ತಸ್ಮಾತ್ತೇ ವ್ಯಾಹರನ್ ಏತತ್ ಕಃ ಪ್ರಾಪ್ನುತಿ? ತನ್ನ ಖಣ್ಡಯಿತ್ವಾ ತತ್ರ ಗುಟಿಕಾಪಾತಂ ಕರವಾಮು | ವಿಭಜನ್ತೇಽಧರೀಯಂ ಮೇ ವಸನಂ ತೇ ಪರಸ್ಪರಂ | ಮಮೋತ್ತರೀಯವಸ್ತ್ರಾರ್ಥಂ ಗುಟಿಕಾಂ ಪಾತಯನ್ತಿ ಚ | ಇತಿ ಯದ್ವಾಕ್ಯಂ ಧರ್ಮಪುಸ್ತಕೇ ಲಿಖಿತಮಾಸ್ತೇ ತತ್ ಸೇನಾಗಣೇನೇತ್ಥಂ ವ್ಯವಹರಣಾತ್ ಸಿದ್ಧಮಭವತ್ | 25 ತದಾನೀಂ ಯೀಶೋ ಮಾರ್ತಾ ಮಾತು ಭಗಿನೀ ಚ ಯಾ ಕ್ಷಿಯಪಾ ಭಾರ್ಯಾ ಮರಿಯಮ್ ಮಗ್ನಲೀನೀ ಮರಿಯಮ್ ಚ ಏತಾಸ್ತಸ್ಯ ಕುಶಸ್ಯ ಸನ್ನಿಧೌ ಸಮತಿಷ್ಠನ್ | 26 ತತೋ ಯೀಶುಃ ಸ್ವಮಾತರಂ ಪ್ರಿಯತಮಶಿಷ್ಯಾನ್ ಸಮೀಪೇ ದಕ್ಷಾಯಮಾನೌ ವಿಲೋಕ್ಯ ಮಾತರಮ್ ಅವದತ್, ಹೇ ಯೋಷಿದ್ ಏನಂ ತವ ಪುತ್ರಂ ಪಶ್ಯ, 27 ಶಿಷ್ಯನ್ವವದತ್, ಏನಾಂ ತವ ಮಾತರಂ ಪಶ್ಯ | ತತಃ ಸ ಶಿಷ್ಯಸ್ತದ್ಭಟಿಕಾಯಾಂ ತಾಂ ನಿಜಗೃಹಂ ನೀತವಾನ್ | 28 ಅನನ್ದರಂ ಸರ್ವಂ ಕರ್ಮ್ಯಧುನಾ ಸಮನ್ವಮಭೂತ್ ಯೀಶುರಿತಿ ಜ್ಞಾತ್ವಾ ಧರ್ಮಪುಸ್ತಕಸ್ಯ ವಚನಂ ಯಥಾ ಸಿದ್ಧಂ ಭವತಿ ತದರ್ಥಮ್ ಅಕಥಯತ್ ಮಮ ಪಿಪಾಸಾ ಜಾತಾ | 29 ತತಸ್ತಸ್ಮಿನ್ ಸ್ಥಾನೇ ಅಮ್ಬರಸೇನ ಪೂರ್ಣಪಾತ್ರಸಿತ್ಯಾ ತೇ ಸ್ವಇಮೇಕಂ ತದಮ್ಬರಸೇನಾದ್ರೀಕೃತ್ಯ ಏಸೋಬ್ಬಲೇ ತದ್ ಯೋಜಯಿತ್ವಾ ತಸ್ಯ ಮುಖಸ್ಯ ಸನ್ನಿಧಾವಸ್ಥಾಪಯನ್ | 30 ತದಾ ಯೀಶುರಮ್ಬರಸಂ ಗೃಹೀತ್ವಾ ಸರ್ವಂ ಸಿದ್ಧಮ್ ಇತಿ ಕಥಾಂ ಕಥಯಿತ್ವಾ ಮಸ್ತಕಂ ನಮಯನ್ ಪ್ರಾಣಾನ್ ಪರ್ಯುತ್ಸುಜತ್ | 31 ತದ್ವಿನಮ್ ಆಸಾದನದಿನಂ ತಸ್ಮಾತ್ ಪರೇಽಹನಿ ವಿಶ್ರಾಮವಾರೀ ದೇಹಾ ಯಥಾ ಕುಶೋಪರಿ ನ ತಿಷ್ಠನ್ತಿ, ಯತಃ ಸ ವಿಶ್ರಾಮವಾರೋ ಮಹಾದಿನಮಾಸೀತ್, ತಸ್ಮಾದ್ ಯಿಹೂದೀಯಾಃ ಪೀಲಾತನಿಕಟಂ ಗತ್ವಾ ತೇಷಾಂ ಪಾದಭಜ್ಜನಸ್ಯ ಸ್ಥಾನಾನ್ದರನಯನಸ್ಯ ಚಾನುಮತಿಂ ಪ್ರಾರ್ಥಯನ್ತಿ | 32 ಅತಃ ಸೇನಾ ಅಗತ್ಯ ಯೀಶುನಾ ಸಹ ಕುಶೇ ಹತಯೋಃ ಪ್ರಥಮದ್ವಿತೀಯಚೋರಯೋಃ ಪಾದಾನ್ ಅಭಜ್ಜನ್; 33 ಕಿನ್ತು ಯೀಶೋಃ ಸನ್ನಿಧಿಂ ಗತ್ವಾ ಸ ಮೃತ ಇತಿ ದೃಷ್ಟ್ವಾ ತಸ್ಯ ಪಾದೌ ನಾಭಜ್ಜನ್ | 34 ಪಶ್ಚಾದ್ ಏಕೋ ಯೋದ್ಧಾ ಶೂಲಾಘಾತೇನ ತಸ್ಯ ಕುಕ್ಷಿಮ್ ಅವಿಧತ್ ತತ್ಕ್ಷಣಾತ್ ತಸ್ಮಾದ್ ರಕ್ತಂ ಜಲಜ್ವಾ ನಿರಗಚ್ಛತ್ | 35 ಯೋ ಜನೋಽಸ್ಯ ಸಾಕ್ಷ್ಯಂ ದದಾತಿ ಸ ಸ್ವಯಂ ದೃಷ್ಟವಾನ್ ತಸ್ಯೇದಂ ಸಾಕ್ಷ್ಯಂ ಸತ್ಯಂ ತಸ್ಯ ಕಥಾ ಯುಷ್ಮಾಕಂ ವಿಶ್ರಾಂ ಜನಯಿತುಂ ಯೋಗ್ಯಾ ತತ್ ಸ ಜಾನಾತಿ | 36 ತಸ್ಯೈಕಮ್ ಅಸ್ಥಪಿ ನ ಭಂಕ್ತೃತೇ, 37 ತದ್ವದ್ ಅನ್ಯಶಾಸ್ತ್ರೇಪಿ ಲಿಖ್ಯತೇ, ಯಥಾ, "ದೃಷ್ಟಿಪಾತಂ ಕರಿಷ್ಯನ್ತಿ ತೇವಿಧನ್ ಯನ್ತು ತಮ್ವತಿ | " 38 ಅರಿಮಥೀಯನಗರಸ್ಯ ಯೂಷ್ಣಫಾಮಾ ಶಿಷ್ಯ ಏಕ ಆಸೀತ್ ಕಿನ್ತು ಯಿಹೂದೀಯೇಭ್ಯೋ ಭಯಾತ್ ಪ್ರಕಾಶಿತೋ ನ ಭವತಿ; ಸ ಯೀಶೋ ದೇಹಂ ನೇತುಂ ಪೀಲಾತಸ್ಯಾನುಮತಿಂ ಪ್ರಾರ್ಥಯತ, ತತಃ ಪೀಲಾತೇನಾನುಮತೇ ಸತಿ ಸ ಗತ್ವಾ ಯೀಶೋ ದೇಹಮ್ ಅನಯತ್ | 39 ಅಪರಂ ಯೋ ನಿಕದೀಮೋ ರಾತ್ರಿ ಯೀಶೋಃ ಸಮೀಪಮ್ ಅಗಚ್ಛತ್ ಸೋಪಿ ಗನ್ಧರಸೇನ ಮಿಶ್ರಿತಂ ಪ್ರಾಯೇಣ ಪಇಚ್ಛತ್ಸೇಟಿಕಮಗುರುಂ ಗೃಹೀತ್ವಾಗಚ್ಛತ್ | 40 ತತಸ್ತೇ ಯಿಹೂದೀಯಾನಾಂ ಶ್ಶಶಾನೇ ಸ್ಥಾಪನರೀತ್ಯನಸಾರೇಣ ತತ್ಸಗ್ನಿದ್ವೈಣ ಸಹಿತಂ ತಸ್ಯ ದೇಹಂ ವಸ್ತ್ರೇಣಾವೇಷ್ಟಯನ್ | 41 ಅಪರಜ್ಜ ಯತ್ರ

20 ಅನನ್ದರಂ ಸಪ್ತಾಹಸ್ಯ ಪ್ರಥಮದಿನೇ 5ತಿಪ್ರತ್ಯೂಷೇ 5ನೃಕಾರೇ ತಿಷ್ಠತಿ ಮಗ್ನಲೀನೀ ಮರಿಯಮ್ ತಸ್ಯ ಶ್ಶಶಾನಸ್ಯ ನಿಕಟಂ ಗತ್ವಾ ಶ್ಶಶಾನಸ್ಯ ಮುಖಾತ್ ಪ್ರಸ್ತರಮಪಸಾರಿತಮ್ ಅಪಶ್ಯತ್ | 2 ಪಶ್ಚಾದ್ ಧಾವಿತ್ವಾ ಶಿಮೋನ್ವಿತರಾಯ ಯೀಶೋಃ ಪ್ರಿಯತಮಶಿಷ್ಯಾಯ ಚೇದಮ್ ಅಕಥಯತ್, ಲೋಕಾಃ ಶ್ಶಶಾನಾತ್ ಪ್ರಭುಂ ನೀತ್ವಾ ಕುತ್ರಾಸ್ಥಾಪಯನ್ ತದ್ ವಕ್ತುಂ ನ ಶಕ್ನೋಮಿ | 3 ಅತಃ ಪಿತರಃ ಸೋನ್ಯಶಿಷ್ಯಶ್ಚ ಬಹಿರ್ ಭುಕ್ತ್ವಾ ಶ್ಶಶಾನಸ್ಥಾನಂ ಗನ್ತುಮ್ ಆರಭೇತಾಂ | 4 ಉಭಯೋರ್ಧಾವತೋಃ ಸೋನ್ಯಶಿಷ್ಯಃ ಪಿತರಂ ಪಶ್ಚಾತ್ ತೃಕ್ತ್ವಾ ಪೂರ್ವಂ ಶ್ಶಶಾನಸ್ಥಾನ ಉಪಸ್ಥಿತವಾನ್ | 5 ತದಾ ಪ್ರಕ್ಷೀಭೂಯ ಸ್ಥಾಪಿತವಸ್ತ್ರಾಣಿ ದೃಷ್ಟವಾನ್ ಕಿನ್ತು ನ ಪ್ರಾವಿಶತ್ | 6 ಅಪರಂ ಶಿಮೋನ್ವಿತರ ಆಗತ್ಯ ಶ್ಶಶಾನಸ್ಥಾನಂ ಪ್ರವಿಶ್ಯ 7 ಸ್ಥಾಪಿತವಸ್ತ್ರಾಣಿ ಮಸ್ತಕಸ್ಯ ವಸ್ತ್ರಜ್ಜ ಪೃಥಕ್ ಸ್ಥಾನಾನ್ದರೇ ಸ್ಥಾಪಿತಂ ದೃಷ್ಟವಾನ್ | 8 ತತಃ ಶ್ಶಶಾನಸ್ಥಾನಂ ಪೂರ್ವಮ್ ಅಗತೋ ಯೋನ್ಯಶಿಷ್ಯಃ ಸೋಪಿ ಪ್ರವಿಶ್ಯ ತಾದೃಶಂ ದೃಷ್ಟ್ವಾ ವ್ಯಶ್ಶಸೀತ್ | 9 ಯತಃ ಶ್ಶಶಾನಾತ್ ಸ ಉತ್ಥಾಪಯಿತ್ವ ಏತಸ್ಯ ಧರ್ಮಪುಸ್ತಕವಚನಸ್ಯ ಭಾವಂ ತೇ ತದಾ ವೋದ್ಧುಂ ನಾಶನ್ತುವನ್ | 10 ಅನನ್ದರಂ ತೌ ದ್ವೌ ಶಿಷ್ಯೌ ಸ್ತಂ ಸ್ತಂ ಗೃಹಂ ಪರಾವೃತ್ಯಾಗಚ್ಛತಾಮ್ | 11 ತತಃ ಪರಂ ಮರಿಯಮ್ ಶ್ಶಶಾನದ್ವಾರಸ್ಯ ಬಹಿಃ ಸ್ಥಿತ್ವಾ ರೋದಿತುಮ್ ಆರಭತ ತತೋ ರುದತೀ ಪ್ರಕ್ಷೀಭೂಯ ಶ್ಶಶಾನಂ ವಿಲೋಕ್ಯ 12 ಯೀಶೋಃ ಶಯನಸ್ಥಾನಸ್ಯ ಶಿರಃಸ್ಥಾನೇ ಪದತಲೇ ಚ ದ್ವಯೋ ದಿಫಲೋ ದ್ವೌ ಸ್ವರ್ಗೀಯದೂತಾವಪವಿಷ್ಯ ಸಮಪಶ್ಯತ್ | 13 ತೌ ಪ್ರತ್ಯವನ್ತೌ ಹೇ ನಾರಿ ಕುತೋ ರೋದಿಷಿ? ಸಾವದತ್ ಲೋಕಾ ಮಮ ಪ್ರಭುಂ ನೀತ್ವಾ ಕುತ್ರಾಸ್ಥಾಪಯನ್ ಇತಿ ನ ಜಾನಾಮಿ | 14 ಇತ್ಯುಕ್ತ್ವಾ ಮುಖಂ ಪರಾವೃತ್ಯ ಯೀಶುಂ ದಕ್ಷಾಯಮಾನಮ್ ಅಪಶ್ಯತ್ ಕಿನ್ತು ಸ ಯೀಶುರಿತಿ ಸಾ ಜ್ಞಾತುಂ ನಾಶಕ್ನೋತ್ | 15 ತದಾ ಯೀಶುಸ್ತಾಮ್ ಅಪ್ಯಚ್ಛತ್ ಹೇ ನಾರಿ ಕುತೋ ರೋದಿಷಿ? ಕಂ ವಾ ಮೃಗಯಸೇ? ತತಃ ಸಾ ತಮ್ ಉದ್ಯಾನಸೇವಕಂ ಜ್ಞಾತ್ವಾ ವ್ಯಾಹರತ್, ಹೇ ಮಹೇಚ್ಛ ತ್ವಂ ಯದೀತಃ ಸ್ಥಾನಾತ್ ತಂ ನೀತವಾನ್ ತರ್ಹಿ ಕುತ್ರಾಸ್ಥಾಪಯಸ್ತದ್ ವದ ತತ್ಸಾನಾತ್ ತಮ್ ಅನಯಾಮಿ | 16 ತದಾ ಯೀಶುಸ್ತಾಮ್ ಅವದತ್ ಹೇ ಮರಿಯಮ್ | ತತಃ ಸಾ ಪರಾವೃತ್ಯ ಪ್ರತ್ಯವದತ್ ಹೇ ರಬ್ಬೂನೀ ಅರ್ಥಾತ್ ಹೇ ಗುರೋ | 17 ತದಾ ಯೀಶುರವದತ್ ಮಾಂ ಮಾ ಧರ, ಇದಾನೀಂ ಪಿತುಃ ಸಮೀಪೇ ಊರ್ಧ್ವಗಮನಂ ನ ಕರೋಮಿ ಕಿನ್ತು ಯೋ ಮಮ ಯುಷ್ಮಾಕಜ್ಜಾಪಿತಾ ಮಮ ಯುಷ್ಮಾಕಜ್ಜೇಶ್ಚರಸ್ತಸ್ಯ ನಿಕಟ ಊರ್ಧ್ವಗಮನಂ ಕರ್ತುಮ್ ಉದ್ಯತೋಸ್ತಿ ಇಮಾಂ ಕಥಾಂ ತ್ವಂ ಗತ್ವಾ ಮಮ ಭ್ರಾತೃಗಣಂ ಜ್ಞಾಪಯ | 18 ತತೋ ಮಗ್ನಲೀನೀಮರಿಯಮ್ ತತ್ಕ್ಷಣಾದ್ ಗತ್ವಾ ಪ್ರಭುಸ್ತಸ್ಯೈ ದರ್ಶನಂ ದತ್ವಾ ಸ ಕಥಾ ಏತಾ ಅಕಥಯದ್ ಇತಿ ವಾರ್ತಾಂ ಶಿಷ್ಯೇಭ್ಯೋಽಕಥಯತ್ | 19 ತತಃ ಪರಂ ಸಪ್ತಾಹಸ್ಯ ಪ್ರಥಮದಿನಸ್ಯ ಸನ್ಯಾಸಮಯೇ ಶಿಷ್ಯಾ ಏಕತ್ರ ಮಿಲಿತ್ವಾ ಯಿಹೂದೀಯೇಭ್ಯೋ ಭಿಯಾ ದ್ವಾರರುದ್ಧಮ್ ಅಕುರ್ವನ್, ಏತಸ್ಮಿನ್ ಕಾಲೇ ಯೀಶುಸ್ತೇಷಾಂ ಮಧ್ಯಸ್ಥಾನೇ ತಿಷ್ಠನ್ ಅಕಥಯದ್ ಯುಷ್ಮಾಕಂ ಕಲ್ಯಾಣಂ ಭೂಯಾತ್ | 20 ಇತ್ಯುಕ್ತ್ವಾ

ನಿಜಹಸ್ತಂ ಕುಕ್ಷಿಣ್ಣ ದರ್ಶಿತವಾನ್, ತತಃ ಶಿಷ್ಯಾಃ ಪ್ರಭುಂ ದೃಷ್ಟ್ವಾ
ಹೃಷ್ಟಾ ಅಭವನ್ | 21 ಯೀಶುಃ ಪುನರವದದ್ ಯುಷ್ಮಾಕಂ ಕಲ್ಯಾಣಂ
ಭೂಯಾತ್ ಪಿತಾ ಯಥಾ ಮಾಂ ಪ್ರೈಷಯತ್ ತಥಾಹಮಪಿ ಯುಷ್ಮಾನ್
ಪ್ರೇಷಯಾಮಿ | 22 ಇತ್ಯುಕ್ತ್ವಾ ಸ ತೇಷಾಮುಪರಿ ದೀರ್ಘಪ್ರಶ್ನಾಸಂ ದತ್ತ್ವಾ
ಕಥಿತವಾನ್ ಪವಿತ್ರಮ್ ಆತ್ಮಾನಂ ಗೃಹ್ಣೀತ | 23 ಯೂಯಂ ಯೇಷಾಂ
ಪಾಪಾನಿ ಮೋಚಯಿಷ್ಯಥ ತೇ ಮೋಚಯಿಷ್ಯಂತೇ ಯೇಷಾಞ್ಚ ಪಾಪಾತಿ ನ
ಮೋಚಯಿಷ್ಯಥ ತೇ ನ ಮೋಚಯಿಷ್ಯಂತೇ | 24 ದ್ವಾದಶಮದ್ಯೇ ಗಣಿತೋ
ಯಮಜೋ ಧೋಮಾನಾಮಾ ಶಿಷ್ಯೋ ಯೀಶೋರಾಗಮನಕಾಲೈ ತೈಃ
ಸಾರ್ಧಂ ನಾಸೀತ್ | 25 ಅತೋ ವಯಂ ಪ್ರಭೂಮ್ ಅಪಶ್ಯಾಮೇತಿ
ವಾಕ್ಯೇನಶಿಷ್ಯೈರುಕ್ತೇ ಸೋವದತ್, ತಸ್ಯ ಹಸ್ತಯೋ ಲೌಹಕೀಲಕಾನಾಂ
ಚಿಹ್ನಂ ನ ವಿಲೋಕ್ಯ ತಚ್ಚಿಹ್ನಮ್ ಅಜ್ಞುಲ್ಯಾ ನ ಸ್ತೌಷ್ವಾ ತಸ್ಯ ಕುಕ್ಷಿ ಹಸ್ತಂ
ನಾರೋಷ್ಯ ಚಾಹಂ ನ ವಿಶ್ವಸಿಷ್ಯಾಮಿ | 26 ಅಪರಮ್ ಅಷ್ಟಮೇಷ್ವಿ ಗತೇ
ಸತಿ ಧೋಮಾಸಹಿತಃ ಶಿಷ್ಯಗಣ ಏಕತ್ರ ಮಿಲಿತ್ವಾ ದ್ವಾರಂ ರುದ್ವಾ ಭ್ರಮ್ನರ
ಆಸೀತ್, ಏತರ್ಹಿ ಯೀಶುಸ್ಯೇಷಾಂ ಮದ್ಯಸ್ಥಾನೇ ತಿಷ್ಠನ್ ಅಕಥಯತ್,
ಯುಷ್ಮಾಕಂ ಕುಶಲಂ ಭೂಯಾತ್ | 27 ಪಶ್ಚಾತ್ ಥಾಮೈ ಕಥಿತವಾನ್ ತ್ವಮ್
ಅಜ್ಞುಲೇಮ್ ಅತ್ರಾರ್ಪಯಿತ್ವಾ ಮಮ ಕರೌ ಪಶ್ಯ ಕರಂ ಪ್ರಸಾರ್ಯ ಮಮ
ಕುಕ್ಷಾವರ್ಪಯ ನಾವಿಶ್ಯ | 28 ತದಾ ಧೋಮಾ ಅವದತ್, ಹೇ ಮಮ
ಪ್ರಭೋ ಹೇ ಮದೀಶ್ವರ | 29 ಯೀಶುರಕಥಯತ್, ಹೇ ಧೋಮಾ ಮಾಂ
ನಿರೀಕ್ಷ್ಯ ವಿಶ್ವಸಿಷ್ಯ ಯೇ ನ ದೃಷ್ಟ್ವಾ ವಿಶ್ವಸನ್ತಿ ತವ ಧನ್ಯಾಃ | 30 ಏತದನ್ಯಾನಿ
ಪುಸ್ತಕೇಽಸಿನ್ ಅಲಿಖಿತಾನಿ ಬಹೂನ್ಯಾಶ್ಚರ್ಯಕರ್ಮಾಣಿ ಯೀಶುಃ
ಶಿಷ್ಯಾಣಾಂ ಪುರಸ್ತಾದ್ ಅಕರೋತ್ | 31 ಕಿನ್ನು ಯೀಶುರೀಶ್ವರಸ್ಯಾಭಿಷಿಕ್ತಃ
ಸುತ ಏವೇತಿ ಯಥಾ ಯೂಯಂ ವಿಶ್ವಸಿಧ ವಿಶ್ವಸ್ಯ ಚ ತಸ್ಯ ನಾಮ್ನಾ
ಪರಮಾಯುಃ ಪ್ರಾಪ್ನುಥ ತದರ್ಥಮ್ ಏತಾನಿ ಸರ್ವಾಣ್ಯಲಿಖ್ಯನ್ |

21 ತತಃ ಪರಂ ತಿಬಿರಿಯಾಜಲಧೇಸ್ತಟೇ ಯೀಶುಃ ಪುನರಪಿ
ಶಿಷ್ಯೇಭ್ಯೋ ದರ್ಶನಂ ದತ್ತವಾನ್ ದರ್ಶನಸ್ಯಾಖ್ಯಾನಮಿದಮ್ | 2
ಶಿಮೋನಿಸ್ತರಃ ಯಮಜಧೋಮಾ ಗಾಲೀಲೀಯಕಾನಾನ್ಗರನಿವಾಸೀ
ನಿಧನೇಲ್ ಸಿವದೇಃ ಪುತ್ರಾಪನ್ಯೌ ದ್ವೌ ಶಿಷ್ಯೌ ಚೈತೇಷ್ವೇಕತ್ರ ಮಿಲಿತೇಷು
ಶಿಮೋನಿಸ್ತರೋಽಕಥಯತ್ ಮತ್ಸಾನ್ ದರ್ಶನಂ ಯಾಮಿ | 3 ತತಸ್ತೇ
ವ್ಯಾಹರನ್ ತರ್ಹಿ ವಯಮಪಿ ತ್ವಯಾ ಸಾರ್ಧಂ ಯಾಮಃ ತದಾ ತೇ
ಬಹಿರ್ಗತಾಃ ಸನ್ಯ ಕ್ಷಿಪಂ ನಾವಮ್ ಆರೋಹನ್ ಕಿನ್ನು ತಸ್ಯಾಂ ರಜನ್ಯಾಮ್
ಏಕಮಪಿ ನ ಪ್ರಾಪ್ನುವನ್ | 4 ಪ್ರಭಾತೇ ಸತಿ ಯೀಶುಸ್ತಟೇ ಸ್ಥಿತವಾನ್ ಕಿನ್ನು
ಸ ಯೀಶುರಿತಿ ಶಿಷ್ಯಾ ಜ್ಞಾತುಂ ನಾಶಕ್ಯವನ್ | 5 ತದಾ ಯೀಶುರಪೃಚ್ಛತ್,
ಹೇ ವತ್ಸಾ ನನ್ನಿಧೌ ಕಿಚ್ಛತ್ ಖಾದ್ಯದ್ರವ್ಯಮ್ ಆಸೀತ್? ತೇವದನ್ ಕಿಮಪಿ
ನಾಸ್ತಿ | 6 ತದಾ ಸೋವದತ್ ನೌಕಾಯಾ ದಕ್ಷಿಣಪಾರ್ಶ್ವೇ ಜಾಲಂ
ನಿಕ್ಷಿಪತ ತತೋ ಲಪ್ಸ್ಯದ್ಧೇ, ತಸ್ಮಾತ್ ತೈ ನಿಕ್ಷಿಪ್ತೇ ಜಾಲೇ ಮತ್ಸಾ
ಏತಾವನ್ನೋಽಪತನ್ ಯೇನ ತೇ ಜಾಲಮಾಕೃಷ್ಯ ನೋತ್ಪೋಲಯಿತುಂ
ಶಕ್ಯಾಃ | 7 ತಸ್ಮಾದ್ ಯೀಶೋಃ ಪ್ರಿಯತಮಶಿಷ್ಯಃ ಪಿತರಾಯಾಕಥಯತ್
ಏಷ ಪ್ರಭು ಭವೇತ್, ಏಷ ಪ್ರಭುರಿತಿ ವಾಚಂ ಶ್ರುತ್ವೈವ ಶಿಮೋನ್
ನಗ್ನಾಹೇತೋ ಮರ್ತ್ಯಧಾರಿಣ ಉತ್ತರೀಯವಸ್ತ್ರಂ ಪರಿಧಾಯ ಹ್ರದಂ
ಪ್ರತ್ಯುದಲಮ್ಬಯತ್ | 8 ಅಪರೇ ಶಿಷ್ಯಾ ಮತ್ಸೈಃ ಸಾರ್ಧಂ ಜಾಲಮ್
ಆಕರ್ಷನ್ಯ ಕ್ಷುದ್ರನೌಕಾಂ ವಾಹಯಿತ್ವಾ ಕೂಲಮಾನಯನ್ ತೇ ಕೂಲಾದ್
ಅತಿದೂರೇ ನಾಸನ್ ದ್ವಿತತಹಸ್ತೇಭ್ಯೋ ದೂರ ಆಸನ್ ಇತ್ಯನುಮೀಯತೇ |

9 ತೀರಂ ಪ್ರಾಪ್ತಿಸ್ತಿಸ್ತತ್ರ ಪ್ರಜ್ವಲಿತಾಗ್ನಿದುಪರಿ ಮತ್ಸಾಃ ಪೂಪಾಶ್ಚ
ದೃಷ್ಟಾಃ | 10 ತತೋ ಯೀಶುರಕಥಯದ್ ಯಾನ್ ಮತ್ಸಾನ್
ಅಧರತ ತೇಷಾಂ ಕತಿಪಯಾನ್ ಆನಯತ | 11 ಅತಃ ಶಿಮೋನಿಸ್ತರಃ
ಪರಾವೃತ್ಯ ಗತ್ವಾ ಬೃಹದ್ಗಿಪ್ತಿಪಶ್ಯಾಶದಧಿಕಶತಮತ್ಸೈಃ ಪರಿಪೂರ್ಣಂ
ತಜ್ಜಾಲಮ್ ಆಕೃಷ್ಯೋದತೋಲಯತ್ ಕಿನ್ತೇತಾವದ್ಧಿ ಮರ್ತ್ಯೈರಪಿ
ಜಾಲಂ ನಾಭಿದ್ಯತ | 12 ಅನನ್ತರಂ ಯೀಶುಸ್ತಾನ್ ಅವಾದೀತ್
ಯೂಯಮಾಗತ್ಯ ಭುಂಗ್ವಂ; ತದಾ ಸಏವ ಪ್ರಭುರಿತಿ ಜ್ಞಾತತ್ಯಾತ್
ತ್ವಂ ಕಃ? ಇತಿ ಪ್ರಷ್ಟುಂ ಶಿಷ್ಯಾಣಾಂ ಕಸ್ಯಾಪಿ ಪ್ರಗಲ್ಭತಾ ನಾಭವತ್ |
13 ತತೋ ಯೀಶುರಾಗತ್ಯ ಪೂಪಾನ್ ಮತ್ಸಾಂಶ್ಚ ಗೃಹೀತ್ವಾ ತೇಭ್ಯಃ
ಪರ್ಯವೇಷಯತ್ | 14 ಇತ್ಯಂ ಶ್ರುತಾನಾದುತ್ಸಾನಾತ್ ಪರಂ ಯೀಶುಃ
ಶಿಷ್ಯೇಭ್ಯಸ್ತತೀಯವಾರಂ ದರ್ಶನಂ ದತ್ತವಾನ್ | 15 ಭೋಜನೇ ಸಮಾಪ್ತೇ
ಸತಿ ಯೀಶುಃ ಶಿಮೋನಿಸ್ತರಂ ಪೃಷ್ಟವಾನ್, ಹೇ ಯೂನಸಃ ಪುತ್ರ
ಶಿಮೋನ್ ತ್ವಂ ಕಿಮ್ ಏತೇಭ್ಯೋಧಿಕಂ ಮಯಿ ಪ್ರೀಯಸೇ? ತತಃ ಸ
ಉದಿತವಾನ್ ಸತ್ಯಂ ಪ್ರಭೋ ತ್ವಯಿ ಪ್ರೀಯೇಹಂ ತದ್ ಭವಾನ್
ಜಾನಾತಿ; ತದಾ ಯೀಶುರಕಥಯತ್ ತರ್ಹಿ ಮಮ ಮೇಷವಾಪಕಗಣಂ
ಪಾಲಯ | 16 ತತಃ ಸ ದ್ವಿತೀಯವಾರಂ ಪೃಷ್ಟವಾನ್ ಹೇ ಯೂನಸಃ
ಪುತ್ರ ಶಿಮೋನ್ ತ್ವಂ ಕಿಂ ಮಯಿ ಪ್ರೀಯಸೇ? ತತಃ ಸ ಉಕ್ತವಾನ್
ಸತ್ಯಂ ಪ್ರಭೋ ತ್ವಯಿ ಪ್ರೀಯೇಹಂ ತದ್ ಭವಾನ್ ಜಾನಾತಿ; ತದಾ
ಯೀಶುರಕಥಯತ ತರ್ಹಿ ಮಮ ಮೇಷಗಣಂ ಪಾಲಯ | 17 ಪಶ್ಚಾತ್
ಸ ತೃತೀಯವಾರಂ ಪೃಷ್ಟವಾನ್, ಹೇ ಯೂನಸಃ ಪುತ್ರ ಶಿಮೋನ್ ತ್ವಂ
ಕಿಂ ಮಯಿ ಪ್ರೀಯಸೇ? ಏತದ್ವಾಕ್ಯಂ ತೃತೀಯವಾರಂ ಪೃಷ್ಟವಾನ್
ತಸ್ಮಾತ್ ಪಿತರೋ ದುಃಖಿತೋ ಭೂತ್ವಾಕಥಯತ್ ಹೇ ಪ್ರಭೋ ಭವತಃ
ಕಿಮಪ್ಯಗೋಚರಂ ನಾಸ್ತಿ ತ್ವಯಹಂ ಪ್ರೀಯೇ ತದ್ ಭವಾನ್ ಜಾನಾತಿ;
ತತೋ ಯೀಶುರವದತ್ ತರ್ಹಿ ಮಮ ಮೇಷಗಣಂ ಪಾಲಯ | 18
ಅಹಂ ತುಚ್ಛಂ ಯಥಾರ್ಥಂ ಕಥಯಾಮಿ ಯೌವನಕಾಲೇ ಸ್ವಯಂ ಬದ್ಧಕಟಿ
ರ್ಯತ್ರೇಚ್ಛಾ ತತ್ರ ಯಾತವಾನ್ ಕಿನ್ವಿತ್ತಃ ಪರಂ ವ್ಯದ್ಧೇ ವಯಸಿ ಹಸ್ತಂ
ವಿಸ್ತಾರಯಿಷ್ಯಸಿ, ಅನ್ವಜನಸ್ತಾಂ ಬದ್ಧಾ ಯತ್ರ ಗನ್ತುಂ ತವೇಚ್ಛಾ ನ ಭವತಿ
ತ್ವಾಂ ಧೃತ್ವಾ ತತ್ರ ನೇಷ್ಯತಿ | 19 ಫಲತಃ ಕೀದೃಶೇನ ಮರಣೇನ ಸ ಈಶ್ವರಸ್ಯ
ಮಹಿಮಾನಂ ಪ್ರಕಾಶಯಿಷ್ಯತಿ ತದ್ ಬೋಧಯಿತುಂ ಸ ಇತಿ ವಾಕ್ಯಂ
ಪ್ರೋಕ್ತವಾನ್ | ಇತ್ಯುಕ್ತೇ ಸತಿ ಸ ತಮವೋಚತ್ ಮಮ ಪಶ್ಚಾದ್ ಆಗಚ್ಛ |
20 ಯೋ ಜನೋ ರಾತ್ರಿಕಾಲೇ ಯೀಶೋ ವರ್ಕ್ಸೋಽವಲಮ್ಬ್ಯ ಹೇ ಪ್ರಭೋ
ಕೋ ಭವನ್ತಂ ಪರಕರೇಷು ಸಮರ್ಪಯಿಷ್ಯತೀತಿ ವಾಕ್ಯಂ ಪೃಷ್ಟವಾನ್,
ತಂ ಯೀಶೋಃ ಪ್ರಿಯತಮಶಿಷ್ಯಂ ಪಶ್ಚಾದ್ ಆಗಚ್ಛನ್ತಂ 21 ಪಿತರೋ
ಮುಖಂ ಪರಾವರ್ತ್ಯ ವಿಲೋಕ್ಯ ಯೀಶುಂ ಪೃಷ್ಟವಾನ್, ಹೇ ಪ್ರಭೋ
ಏತಸ್ಯ ಮಾನವಸ್ಯ ಕೀದೃಶೀತಿ ಭಿ ಭಿವಿಷ್ಯತಿ? 22 ಸ ಪ್ರತ್ಯವದತ್, ಮಮ
ಪುನರಾಗಮನಪರ್ಯಂತಂ ಯದಿ ತಂ ಸ್ಥಾಪಯಿತುಮ್ ಇಚ್ಛಾಮಿ ತತ್ರ ತವ
ಕಿಂ? ತ್ವಂ ಮಮ ಪಶ್ಚಾದ್ ಆಗಚ್ಛ | 23 ತಸ್ಮಾತ್ ಸ ಶಿಷ್ಯೋ ನ ಮರಿಷ್ಯತೀತಿ
ಭ್ರಾತೃಗಣಮದ್ಯೇ ಕಿಂವದನ್ವೀ ಜಾತಾ ಕಿನ್ನು ಸ ನ ಮರಿಷ್ಯತೀತಿ ವಾಕ್ಯಂ
ಯೀಶು ನಾರ್ವದತ್ ಕೇವಲಂ ಮಮ ಪುನರಾಗಮನಪರ್ಯಂತಂ ಯದಿ
ತಂ ಸ್ಥಾಪಯಿತುಮ್ ಇಚ್ಛಾಮಿ ತತ್ರ ತವ ಕಿಂ? ಇತಿ ವಾಕ್ಯಮ್ ಉಕ್ತವಾನ್ |
24 ಯೋ ಜನ ಏತಾನಿ ಸರ್ವಾಣಿ ಲಿಖಿತವಾನ್ ಅತ್ರ ಸಾಕ್ಷ್ಯಾಃ ದತ್ತವಾನ್
ಸಏವ ಸ ಶಿಷ್ಯಃ, ತಸ್ಯ ಸಾಕ್ಷ್ಯಂ ಪ್ರಮಾಣಮಿತಿ ವಯಂ ಜಾನೀಮಃ | 25
ಯೀಶುರೇತೇಭ್ಯೋಽಪರಾಣ್ಯಪಿ ಬಹೂನಿ ಕರ್ಮಾಣಿ ಕೃತವಾನ್ ತಾನಿ

ಸರ್ವಾಣಿ ಯದ್ಯೇಕೈಕಂ ಕೃತ್ವಾ ಲಿಖ್ಯಂತೇ ತರ್ಹಿ ಗ್ರನ್ಥಾ ಏತಾವನೇತ್ತೇ ಭವನ್ತಿ
ತೇಷಾಂ ಧಾರಣೇ ಪೃಥಿವ್ಯಾಂ ಸ್ಥಾನಂ ನ ಭವತಿ | ಇತಿ ||

ಪ್ರೇರಿತಾಃ

1 ಹೇ ಥಿಯಫಿಲ, ಯೀಶುಃ ಸ್ವಮನೋನೀತಾನ್ ಪ್ರೇರಿತಾನ್ ಪವಿತ್ರೇಣಾತ್ಮನಾ ಸಮಾದಿಶ್ಯ ಯಿಸ್ತೀನ್ ದಿನೇ ಸ್ವರ್ಗಮಾರೋಹತ್ ಯಾಂ ಯಾಂ ಕ್ರಿಯಾಮಕರೋತ್ ಯದ್ವದ್ ಉಪಾದಿಶಚ್ಚ ತಾನಿ ಸರ್ವಾಣಿ ಪೂರ್ವಂ ಮಯಾ ಲಿಖಿತಾನಿ | 2 ಸ ಸ್ವನಿಧನದುಃಖಭೋಗಾತ್ ಪರಮ್ ಅನೇಕಪತ್ರಯಕ್ಷಪ್ರಮಾಣಾಃ ಸ್ವಂ ಸಜೀವಂ ದರ್ಶಯಿತ್ವಾ 3 ಚತ್ವಾರಿಶದ್ದಿನಾನಿ ಯಾವತ್ ತೇಭ್ಯಃ ಪ್ರೇರಿತೇಭ್ಯೋ ದರ್ಶನಂ ದತ್ತೇಶ್ವರೀಯರಾಜ್ಯಸ್ಯ ವರ್ಣನಮ ಅಕರೋತ್ | 4 ಅನನ್ತರಂ ತೇಷಾಂ ಸಭಾಂ ಕೃತ್ವಾ ಇತ್ಯಾಜ್ಞಾಪಯತ್, ಯೂಯಂ ಯಿರೂಶಾಲಮೋಽನ್ಯತ್ರ ಗಮನಮಕೃತ್ವಾ ಯಿಸ್ತೀನ್ ಪಿತ್ರಾಜ್ಞೇಕೃತೇ ಮಮ ವದನಾತ್ ಕಥಾ ಅಪ್ಯಣುತ ತತ್ಪ್ರಾಪ್ತಮ್ ಅಪೇಕ್ಷ್ಯ ತಿಷ್ಠತ | 5 ಯೋಹನ್ ಜಲೇ ಮಜ್ಜಿತಾವಾನ್ ಕಿನ್ವಲ್ಪದಿನಮದ್ಯೇ ಯೂಯಂ ಪವಿತ್ರ ಆತ್ಮನಿ ಮಜ್ಜಿತಾ ಭವಿಷ್ಯಥ | 6 ಪಶ್ಯಾತ್ ತೇ ಸರ್ವೇ ಮಿಲಿತ್ವಾ ತಮ್ ಅಪ್ಯಚ್ಛನ್ ಹೇ ಪ್ರಭೋ ಭವಾನ್ ಕಿಮಿದಾನೀಂ ಪುನರಪಿ ರಾಜ್ಯಮ್ ಇಸ್ರಾಯೇಲೀಯಲೋಕಾನಾಂ ಕರೇಷು ಸಮರ್ಪಯಿಷ್ಯತಿ? 7 ತತಃ ಸೋವದತ್ ಯಾನ್ ಸರ್ವಾನ್ ಕಾಲಾನ್ ಸಮಯಾಂಶ್ಚ ಪಿತಾ ಸ್ವಪಶೇಽಸ್ಯಾಪಯತ್ ತಾನ್ ಜ್ಞಾತ್ವಂ ಯುಷ್ಮಾಕಮ್ ಅಧಿಕಾರೋ ನ ಜಾಯತೇ | 8 ಕಿನ್ವು ಯುಷ್ಮಾಸು ಪವಿತ್ರಸ್ಯಾತ್ಮನ ಆವಿರ್ಭಾವೇ ಸತಿ ಯೂಯಂ ಶಕ್ತಂ ಪ್ರಾಪ್ಯ ಯಿರೂಶಾಲಮಿ ಸಮಸ್ತಯಿಹೂದಾಶೋಮಿರೋಣದೇಶಯೋಃ ಪೃಥಿವ್ಯಾಃ ಸೀಮಾಂ ಯಾವದ್ ಯಾವನ್ನೋ ದೇಶಾಸ್ತೇಷು ಯವ್ವೇಷು ಚ ಮಯಿ ಸಾಕ್ಷ್ಯಂ ದಾಸ್ಯಥ | 9 ಇತಿ ವಾಕ್ಯಮುಕ್ತ್ವಾ ಸ ತೇಷಾಂ ಸಮಕ್ಷಂ ಸ್ವರ್ಗಂ ನೀತೋಽಭವತ್, ತತೋ ಮೇಘಮಾರುಹ್ಯ ತೇಷಾಂ ದೃಷ್ಟೇರಗೋಚರೋಽಭವತ್ | 10 ಯಿಸ್ತೀನ್ ಸಮಯೇ ತೇ ವಿಹಾಯಸಂ ಪ್ರತ್ಯನನ್ಯದೃಷ್ಟ್ವಾ ತಸ್ಯ ತಾದೃಶಮ್ ಊರ್ಧ್ವಗಮನಮ್ ಅಪಶ್ಯನ್ ತಸ್ಮಿನ್ನೇವ ಸಮಯೇ ಶುಕ್ಲವಸ್ತ್ರೈ ದ್ವೈ ಜನೌ ತೇಷಾಂ ಸನ್ನಿಧೌ ದಕ್ಷಾಯಮಾನೌ ಕಥಿತವನ್ತೌ, 11 ಹೇ ಗಾಲೀಲೀಯಲೋಕಾ ಯೂಯಂ ಕಿಮರ್ಥಂ ಗಗಣಂ ಪ್ರತಿ ನಿರೀಕ್ಶ್ಯ ದಕ್ಷಾಯಮಾನಾಸ್ತಿಷ್ಠಥ? ಯುಷ್ಮಾಕಂ ಸಮೀಪಾತ್ ಸ್ವರ್ಗಂ ನೀತೋ ಯೋ ಯೀಶುಸ್ತಂ ಯೂಯಂ ಯಥಾ ಸ್ವರ್ಗಮ್ ಆರೋಹನ್ನಮ್ ಅದರ್ಶಮ್ ತಥಾ ಸ ಪುನಶ್ಚಾಗಮಿಷ್ಯತಿ | 12 ತತಃ ಪರಂ ತೇ ಜೈತುನನಾಮ್ಃ ಪರ್ವತಾದ್ ವಿಶ್ರಾಮವಾರಸ್ಯ ಪಥಃ ಪರಿಮಾಣಮ್ ಅರ್ಥಾತ್ ಪ್ರಾಯೇಣಾರ್ಧಕೋಶಂ ದುರಸ್ಥಂ ಯಿರೂಶಾಲಮ್ನಗರಂ ಪರಾವೃತ್ಯಾಗಚ್ಛನ್ | 13 ನಗರಂ ಪ್ರವಿಶ್ಯ ಪಿತರೋ ಯಾಕೂಬ್ ಯೋಹನ್ ಆನ್ವಿಯಃ ಫಿಲಿಪಃ ಥೋಮಾ ಬರ್ಥಜಮಯೋ ಮಥಿರಾಲ್ವೀಯಪುತ್ರೋ ಯಾಕೂಬ್ ಉದ್ಯೋಗಾ ಶಿಮೋನ್ ಯಾಕೂಬೋ ಭ್ರಾತಾ ಯಿಹೂದಾ ಏತೇ ಸರ್ವೇ ಯತ್ರ ಸ್ಥಾನೇ ಪ್ರವಸನ್ನಿ ತಸ್ಮಿನ್ ಉಪರಿತನಪ್ರಕೋಷ್ಠೇ ಪ್ರಾವಿಶನ್ | 14 ಪಶ್ಯಾದ್ ಇಮೇ ಕಿಯತ್ಯಃ ಸ್ತ್ರಿಯಶ್ಚ ಯೀಶೋ ಮರ್ಗತಾ ಮರಿಯಮ್ ತಸ್ಯ ಭ್ರಾತಶ್ಚೈತೇ ಸರ್ವ್ಫ ಏಕಚಿತ್ತಿಭೂತ ಸತತಂ ವಿನಯೇನ ವಿನಯೇನ ಪ್ರಾರ್ಥಯನ್ | 15 ತಸ್ಮಿನ್ ಸಮಯೇ ತತ್ರ ಸ್ಥಾನೇ ಸಾಕಲೈನ ವಿಂಶತ್ಕಥಿಕಶತಂ ಶಿಷ್ಯಾ ಆಸನ್ | ತತಃ ಪಿತರಸ್ತೇಷಾಂ ಮಧ್ಯೇ ತಿಷ್ಠನ್ ಉಕ್ತವಾನ್ 16 ಹೇ ಭ್ರಾತೃಗಣ ಯೀಶುಧಾರಿಣಾಂ ಲೋಕಾನಾಂ ಪಥದರ್ಶಕೋ ಯೋ ಯಿಹೂದಾಸ್ತಸ್ಮಿನ್ ದಾಯೂದಾ ಪವಿತ್ರ ಆತ್ಮಾ ಯಾಂ ಕಥಾಂ ಕಥಯಾಮಾಸ ತಸ್ಯಾಃ

ಪ್ರತ್ಯಕ್ಷೀಭವನಸ್ಯಾವಶ್ಯಕತ್ವಮ್ ಆಸೀತ್ | 17 ಸ ಜನೋಽಸ್ಮಾಕಂ ಮಧ್ಯವರ್ತೀ ಸನ್ ಅಸ್ಯಾಃ ಸೇವಾಯಾ ಅಂಶಮ್ ಅಲಭತ | 18 ತದನನ್ತರಂ ಕುಕಮ್ಯಣಾ ಲಬ್ಧಂ ಯನ್ಮೂಲ್ಯಂ ತೇನ ಕ್ಷೇತ್ರಮೇಕಂ ಕ್ರೀತಮ್ ಅಪರಂ ತಸ್ಮಿನ್ ಅಧೋಮಮೇ ಭ್ಯಮೌ ಪತಿತೇ ಸತಿ ತಸ್ಮೋದರಸ್ಯ ವಿದೀರ್ಣತ್ವಾತ್ ಸರ್ವಾ ನಾಡ್ಯೋ ನಿರಗಚ್ಛನ್ | 19 ಏತಾಂ ಕಥಾಂ ಯಿರೂಶಾಲಮ್ನಿವಾಸಿನಃ ಸರ್ವೇ ಲೋಕಾ ವಿದಾನ್ತಿ; ತೇಷಾಂ ನಿಜಭಾಷಯಾ ತತ್ಕ್ಷೇತ್ರಣ್ಯ ಹಕಲ್ಮಾಮಾ, ಅರ್ಥಾತ್ ರಕ್ತಕ್ಷೇತ್ರಮಿತಿ ವಿಖ್ಯಾತಮಾಸ್ತೇ | 20 ಅನ್ಯಚ್ಚ, ನಿಕೇತನಂ ತದೀಯನ್ನು ಶುನ್ಯಮೇವ ಭವಿಷ್ಯತಿ | ತಸ್ಯ ದೂಷ್ಯೇ ನಿವಾಸಾರ್ಥಂ ಕೋಪಿ ಸ್ಯಾಸ್ಯತಿ ನೈವ ಹಿ | ಅನ್ಯ ಏವ ಜನಸ್ತಸ್ಯ ಪದಂ ಸಂಪ್ರಾಪ್ಯತಿ ಧ್ರುವಂ | ಇತ್ಯಂ ಗೀತಪುಸ್ತಕೇ ಲಿಖಿತಮಾಸ್ತೇ | 21 ಅತೋ ಯೋಹನೋ ಮಜ್ಜನಮ್ ಆರಭ್ಯಾಸ್ಮಾಕಂ ಸಮೀಪಾತ್ ಪ್ರಭೋ ಯೀಶೋಃ ಸ್ವರ್ಗಾರೋಹಣದಿನಂ ಯಾವತ್ ಸೋಸ್ಮಾಕಂ ಮಧ್ಯೇ ಯಾವನ್ನಿ ದಿನಾನಿ ಯಾಪಿತವಾನ್ 22 ತಾವನ್ನಿ ದಿನಾನಿ ಯೇ ಮಾನವಾ ಅಸ್ಮಾಭಿಃ ಸಾರ್ಧಂ ತಿಷ್ಠನ್ತಿ ತೇಷಾಮ್ ಏಕೇನ ಜನೇನಾಸ್ಮಾಭಿಃ ಸಾರ್ಧಂ ಯೀಶೋರುತ್ಥಾನೇ ಸಾಕ್ಷಿಣಾ ಭವಿತವ್ಯಂ | 23 ಅತೋ ಯಸ್ಯ ರೂಢಿ ಯುರ್ಷ್ವೋ ಯಂ ಬಶ್ಪಬೈತ್ಯುಕ್ತಾಹೂಯನ್ನಿ ಸ ಯೂಷಫ್ ಮತಥಿಶ್ಯ ದ್ವಾವೇತ್ ಪ್ರಥಮ್ ಕೃತ್ವಾ ತ ಈಶ್ವರಸ್ಯ ಸನ್ನಿಧೌ ಪ್ರಾರ್ಥ್ಯ ಕಥಿತವನ್ತಃ, 24 ಹೇ ಸರ್ವಾನ್ತರ್ಯಾಮಿನ್ ಪರಮೇಶ್ವರ, ಯಿಹೂದಾಃ ಸೇವನಪ್ರೇರಿತತ್ವಪದಚ್ಯುತಃ 25 ಸನ್ ನಿಜಸ್ಥಾನಮ್ ಅಗಚ್ಛತ್, ತತ್ಪದಂ ಲಬ್ಧಮ್ ಏನಯೋ ಜನಯೋ ಮರ್ಧ್ಯೇ ಭವತಾ ಕೋಽಭಿರುಚಿತಸ್ತದಸ್ಯಾನ್ ದರ್ಶತಾಂ | 26 ತತೋ ಗುಟಿಕಾಪಾಟೇ ಕೃತೇ ಮತಥಿಧಿರಚೀಯತ ತಸ್ಮಾತ್ ಸೋನ್ಯೇಷಾಮ್ ಏಕಾದಶಾನಾಂ ಪ್ರರಿತಾನಾಂ ಮಧ್ಯೇ ಗಣಿತೋಭವತ್ |

2 ಅಪರಶ್ಚು ನಿಸ್ಕಾರೋತ್ತಮಾತ್ ಪರಂ ಪಇ್ಯಾಶಕ್ತಮೇ ದಿನೇ ಸಮುಪಸ್ಥಿತೇ ಸತಿ ತೇ ಸರ್ವೇ ಏಕಾಚಿತ್ತೀಭೂಯ ಸ್ಥಾನ ಏಕಸ್ಮಿನ್ ಮಿಲಿತಾ ಆಸನ್ | 2 ಏತಸ್ಮಿನ್ನೇವ ಸಮಯೇಕಸನ್ಮಾದ್ ಆಕಾಶಾತ್ ಪ್ರಚಕ್ಷಾತ್ಯುಗವಾಯೋಃ ಶಬ್ದವದ್ ಏಕಃ ಶಬ್ದ ಅಗತ್ಯ ಯಿಸ್ಮಿನ್ ಗೃಹೇ ತ ಉಪಾವಿಶನ್ ತದ್ ಗೃಹಂ ಸಮಸ್ತಂ ವ್ಯಾಪ್ನೋತ್ | 3 ತತಃ ಪರಂ ವಕ್ಶಿಶಿಖಾಸ್ವರೂಪಾ ಜಿಹ್ವಾಃ ಪ್ರತ್ಯಕ್ಷೀಭೂಯ ವಿಭಕ್ತಾಃ ಸತ್ಯಃ ಪ್ರತಿಜನೋರ್ದ್ವೇಃ ಸ್ಥಗಿತಾ ಅಭೂವನ್ | 4 ತಸ್ಮಾತ್ ಸರ್ವೇ ಪವಿತ್ರೇಣಾತ್ಮನಾ ಪರಿಪೂರ್ಣಾಃ ಸನ್ ಆತ್ಮಾ ಯಥಾ ವಾಚಿತವಾನ್ ತದನುಸಾರೇಣಾನ್ವದೇಶೀಯಾನಾಂ ಭಾಷಾ ಉಕ್ತವನ್ತಃ | 5 ತಸ್ಮಿನ್ ಸಮಯೇ ಪೃಥಿವೀಸ್ತಸರ್ವದೇಶೇಭ್ಯೋ ಯಿಹೂದೀಯಮತಾವಲಮ್ನಿನೋ ಭಕ್ತಲೋಕಾ ಯಿರೂಶಾಲಮಿ ಪ್ರಾವಸನ್; 6 ತಸ್ಯಾಃ ಕಥಾಯಾಃ ಕಿಂವದನ್ತ್ಯಾ ಜಾತತ್ವಾತ್ ಸರ್ವೇ ಲೋಕಾ ಮಿಲಿತ್ವಾ ನಿಜನಿಜಭಾಷಯಾ ಶಿಷ್ಯಾಣಾಂ ಕಥಾಕಥನಂ ಶ್ರುತ್ವಾ ಸಮುದ್ವಿಗ್ನಾ ಅಭವನ್ | 7 ಸರ್ವ್ಫಏವ ವಿಸ್ಮಯಾಪನ್ನಾ ಆಶ್ಚರ್ಯಾನ್ವಿತಾಶ್ಚ ಸನ್ತಃ ಪರಸ್ಪರಂ ಉಕ್ತವನ್ತಃ ಪಶ್ಯತ ಯೇ ಕಥಾಂ ಕಥಯನ್ನಿ ತೇ ಸರ್ವೇ ಗಾಲೀಲೀಯಲೋಕಾಃ ಕಿಂ ನ ಭವನ್ನಿ? 8 ತರ್ಹಿ ವಯಂ ಪ್ರತ್ಯೇಕಶಃ ಸ್ವಸ್ವಜನ್ಮದೇಶೀಯಭಾಷಾಭಿಃ ಕಥಾ ಏತೇಷಾಂ ಶ್ರುಣುಮಃ ಕಿಮಿದಂ? 9 ಪಾರ್ಥೀ-ಮಾದೀ-ಅರಾಮ್ನಹರಯಿಮ್ವೇಶನಿವಾಸಿಮನೋ ಯಿಹೂದಾ-ಕಪ್ಪದಕಿಯಾ-ಪನ್ನ-ಆಶಿಯಾ- 10 ಪುಗಿಯಾ-ಪಮ್ಬಲಿಯಾ- ಮಿಸರನಿವಾಸಿನಃ ಕುರೀಣೀನಿಕಟವತ್ಪ್ರೀಲೂಬೀಯಪ್ರದೇಶನಿವಾಸಿನೋ ರೋಮನಗರಾದ್ ಆಗತಾ ಯಿಹೂದೀಯಲೋಕಾ

ಪ್ರೇರಿತಾಃ

ಯಿಹೂದಿಯಮತಗ್ರಾಹಿಣಃ ಕ್ರೀತೀಯಾ ಅರಾಬೀಯಾದಯೋ
ಲೋಕಾಶ್ಚ ಯೇ ವಯಮ್ | 11 ಅಸ್ಮಾಕಂ ನಿಜನಿಜಭಾಷಾಭಿರೇತೇಷಾಮ್
ಈಶ್ವರೀಯಮಹಾಕರ್ಮ್ಯವ್ಯಾಖ್ಯಾಂತಂ ಶ್ರುಣುಮಃ | 12 ಇತ್ಯಂ ತೇ ಸರ್ವವಿವ
ವಿಸ್ತಯಾಪನ್ನಾಃ ಸನ್ನಿಗ್ಧಿತ್ತಾಃ ಸನ್ತಃ ಪರಸ್ಪರಮೂಚುಃ, ಅಸ್ಯ ಕೋ ಭಾವಃ?
13 ಅಪರೇ ಕೇಚಿತ್ ಪರಿಹಸ್ಯ ಕಥಿತವನ್ತ ಏತೇ ನವೀನದ್ರಾಕ್ಷಾರಸೇನ
ಮತ್ತಾ ಅಭವನ್ | 14 ತದಾ ಪಿತರ ಏಕಾದಶಭಿ ಜಫನ್ಯಃ ಸಾಕಂ ತಿಷ್ಠನ್
ತಾಲೋಕಾನ್ ಉಚ್ಚೈಃಕಾರಮ್ ಅವದತ್, ಹೇ ಯಿಹೂದೀಯಾ ಹೇ
ಯಿರೂಶಾಲಮ್ನಿವಾಸಿನಃ ಸರ್ವೇ, ಅವಧಾನಂ ಕೃತ್ವಾ ಮದೀಯವಾಕ್ಯಂ
ಬುದ್ಧದ್ಧಂ | 15 ಇದಾನೀಮ್ ಏಕಯಾಮಾದ್ ಅಧಿಕಾ ವೇಲಾ ನಾಸ್ತಿ
ತಸ್ಮಾದ್ ಯೂಯಂ ಯದ್ ಅನುಮಾಧ ಮಾನವಾ ಇಮೇ ಮದ್ರಪಾನೇನ
ಮತ್ತಾಸ್ತನ್ | 16 ಕಿನ್ತು ಯೋಯೇಲ್ಲವಿಷ್ಯದ್ಕೃತದ್ವಾಕ್ಯಮುಕ್ತಂ ಯಥಾ, 17
ಈಶ್ವರಃ ಕಥಯಾಮಾಸ ಯುಗಾನ್ತಸಮಯೇ ತ್ವಮಮ್ | ವರ್ಷಿಷ್ಯಾಮಿ
ಸ್ವಮಾತ್ಮಾನಂ ಸರ್ವಪ್ರಾಣುಪರಿ ಧ್ರುವಮ್ | ಭಾವಿವಾಕ್ಯಂ
ವದಿಷ್ಯನ್ತಿ ಕನ್ಯಾಃ ಪುತ್ರಾಶ್ಚ ವಸ್ತುತಃ | ಪ್ರತ್ಯಾದೇಶ್ಚ ಪ್ರಾಪ್ಸ್ಯನ್ತಿ
ಯುಷ್ಮಾಕಂ ಯುವಮಾನವಾಃ | ತಥಾ ಪ್ರಾಚೀನಲೋಕಾಸ್ತು
ಸ್ವಪ್ನಾನ್ ದಕ್ಷ್ಯನ್ತಿ ನಿಶ್ಚಿತಂ | 18 ವರ್ಷಿಷ್ಯಾಮಿ ತದಾತ್ಮಾನಂ
ದಾಸದಾಸೀಜನೋಪಿರಿ | ತೇನ್ಯೇವ ಭಾವಿವಾಕ್ಯಂ ತೇ ವದಿಷ್ಯನ್ತಿ ಹಿ
ಸರ್ವಶಃ | 19 ಊರ್ಧ್ವಸ್ಥೇ ಗಗಣೇ ಚೈವ ನೀಚಸ್ಥೇ ಪೃಥಿವೀತಲೇ |
ಶೋಣಿತಾನಿ ಬೃಹದ್ಭಾನೂನ್ ಘನಧೂಮಾದಿಕಾನಿ ಚ | ಚಿಹ್ನಾನಿ
ದರ್ಶಯಿಷ್ಯಾಮಿ ಮಹಾಶ್ರುತ್ಯುಕ್ತಿಯಾಸ್ತಥಾ | 20 ಮಹಾಭಯಾನಕಸ್ಯೈವ
ತದ್ವಿನಸ್ಯ ಪರೇಶಿತಃ | ಪುರಾಗಮಾದ್ ರವಿಃ ಕೃಷ್ಣೋ ರಕ್ಷಶ್ಚನ್ತ್ರೋ
ಭವಿಷ್ಯತಃ | 21 ಕಿನ್ತು ಯಃ ಪರಮೇಶಸ್ಯ ನಾಮ್ನಿ ಸಮ್ಪ್ರಾರ್ಥಯಿಷ್ಯತೇ |
ಸಏವ ಮನುಜೋ ನೂನಂ ಪರಿತ್ರಾತೋ ಭವಿಷ್ಯತಿ | 22 ಅತೋ ಹೇ
ಇಸ್ರಾಯೇಲ್ತೀಯಲೋಕಾಃ ಸರ್ವೇ ಕಥಾಯಾಮೇತಸ್ಯಾಮ್ ಮನೋ
ನಿಧಧ್ಧಂ ನಾಸರತೀಯೋ ಯೀಶುರೀಶ್ವರಸ್ಯ ಮನೋನೀತಃ ಪುಮಾನ್
ಏತದ್ ಈಶ್ವರಸ್ಯತ್ಯೈರಾಶ್ಚರ್ಯ್ಯಾದ್ಯುತಕರ್ಮ್ಯಭಿ ಲಫಕ್ಷಣೈಶ್ಚ ಯುಷ್ಮಾಕಂ
ಸಾಕ್ಷಾದೇವ ಪ್ರತಿಪಾದಿತವಾನ್ ಇತಿ ಯೂಯಂ ಜಾನೀಥ | 23 ತಸ್ಮಿನ್
ಯೇಶೌ ಈಶ್ವರಸ್ಯ ಪೂರ್ವನಿಶ್ಚಿತಮನ್ವಣಾನಿರೂಪಣಾನುಸಾರೇಣ ಮೃತ್ಯೌ
ಸಮರ್ಪಿತೇ ಸತಿ ಯೂಯಂ ತಂ ದೃಶ್ಯಾ ಮಷ್ಠಲೋಕಾನಾಂ ಹಸ್ಯೈಃ ಕ್ರುಶೇ
ವಿಧಿತ್ರಾಹತ | 24 ಕಿನ್ತೀಶ್ವರಸ್ಯಂ ನಿಧನಸ್ಯ ಬನ್ಯನಾನೋಚಯಿತ್ಯಾ
ಉದಸ್ಯಾಪಯತೇ ಯತಃ ಸ ಮೃತ್ಯುನಾ ಬದ್ಧಸ್ತಿಷ್ಯತೀತಿ ನ ಸಮೈವತಿ | 25
ಏತಸ್ಮಿನ್ ದಾಯೂದಪಿ ಕಥಿತವಾನ್ ಯಥಾ, ಸರ್ವದಾ ಮಮ ಸಾಕ್ಷಾತ್ತಂ
ಸ್ಯಾಪಯ ಪರಮೇಶ್ವರಂ | ಸ್ಥಿತೇ ಮದಕ್ಷಿಣೇ ತಸ್ಮಿನ್ ಸ್ಥಲಿಷ್ಯಾಮಿ ತ್ವಹಂ
ನಹಿ | 26 ಆನಂದಿಷ್ಯತಿ ತದ್ಧೇತೋ ಮಾರ್ಮಕೀನಂ ಮನಸ್ತು ವೈ |
ಅಹ್ನಾದಿಷ್ಯತಿ ಜಿಹ್ವಾಪಿ ಮದೀಯಾ ತು ತಥೈವ ಚ | ಪ್ರತ್ಯಾಶಯಾ ಶರೀರನ್ತು
ಮದೀಯಂ ವೈಶಯಿಷ್ಯತೇ | 27 ಪರಲೋಕೇ ಯತೋ ಹೇತೋಸ್ತದ್ಧಂ
ಮಾಂ ನೈವ ಹಿ ತ್ಯಕ್ತ್ವಸಿ | ಸ್ವತೀಯಂ ಪುಣ್ಯವನ್ತಂ ತ್ವಂ ಕ್ಷಯಿತುಂ ನೈವ
ದಾಸ್ಯಸಿ | ಏವಂ ಜೀವನಮಾರ್ಗಂ ತ್ವಂ ಮಾಮೇವ ದರ್ಶಯಿಷ್ಯಸಿ |
(Hadēs g86) 28 ಸ್ವಸಮ್ನುಖೇ ಯ ಆನನ್ದೋ ದಕ್ಷಿಣೇ ಸ್ವಸ್ಯ ಯತ್ ಸುಖಂ |
ಆನನ್ತಂ ತೇನ ಮಾಂ ಪೂರ್ಣಂ ಕರಿಷ್ಯಸಿ ನ ಸಂಶಯಃ | 29 ಹೇ
ಭ್ರಾತರೋಽಸ್ಮಾಕಂ ತಸ್ಯ ಪೂರ್ವಪುರುಷಸ್ಯ ದಾಯೂದಃ ಕಥಾಂ ಸ್ಪಷ್ಟಂ
ಕಥಯಿತುಂ ಮಾಮ್ ಅನುಮನ್ಯದ್ಧಂ, ಸ ಪ್ರಾಣಾನ್ ತ್ಯಕ್ತ್ವಾ ಶ್ರುಶಾನೇ
ಸ್ಯಾಪಿತೋಭವದ್ ಅದ್ಯಾಪಿ ತತ್ ಶ್ರುಶಾನಮ್ ಅಸ್ಮಾಕಂ ಸನ್ನಿಧೌ ವಿಧತೇ |

30 ಫಲತೋ ಲೌಕಿಕಭಾವೇನ ದಾಯೂದೋ ವಂಶೇ ಖ್ರೀಷ್ಠಂ ಜನ್ತು
ಗ್ರಾಹಯಿತ್ವಾ ತಸ್ಯೈವ ಸಿಂಹಾಸನೇ ಸಮುವೇಷ್ಠುಂ ತಮುತ್ಥಾಪಯಿಷ್ಯತಿ
ಪರಮೇಶ್ವರಃ ಶಪಥಂ ಕುತ್ವಾ ದಾಯೂದಃ ಸಮೀಪ ಇಮಮ್ ಅಭಿೇಕಾರಂ
ಕೃತವಾನ್, 31 ಇತಿ ಜ್ಞಾತ್ವಾ ದಾಯೂದ್ ಭವಿಷ್ಯದ್ವಾದೀ ಸನ್
ಭವಿಷ್ಯತ್ಯಾಲೀಯಜ್ಞಾನೇನ ಖ್ರೀಷ್ಠೋತ್ಥಾನೇ ಕಥಾಮಿಮಾಂ ಕಥಯಾಮಾಸ
ಯಥಾ ತಸ್ಯಾತ್ಮಾ ಪರಲೋಕೇ ನ ತ್ಯಕ್ತ್ವತೇ ತಸ್ಯ ಶರೀರಶ್ಚ ನ ಕ್ಷೇಷ್ಯತಿ;
(Hadēs g86) 32 ಅತಃ ಪರಮೇಶ್ವರ ಏನಂ ಯೀಶುಂ ಶ್ರುಶಾನಾದ್
ಉದಸ್ಯಾಪಯತ ತತ್ರ ವಯಂ ಸರ್ವೇ ಸಾಕ್ಷಿಣ ಆಸ್ಮಹೇ | 33 ಸ ಈಶ್ವರಸ್ಯ
ದಕ್ಷಿಣಕರೇಣೋನ್ನತಿಂ ಪ್ರಾಪ್ಯ ಪವಿತ್ರ ಆತ್ಮಿನ ಪಿತಾ ಯಮುಜ್ಞೇಕಾರಂ
ಕೃತವಾನ್ ತಸ್ಯ ಫಲಂ ಪ್ರಾಪ್ಯ ಯತ್ ಪಶ್ಯಥ ಶ್ರುಣುಥ ಚ ತದವರ್ಷತ್ | 34
ಯತೋ ದಾಯೂದ್ ಸ್ವರ್ಗಂ ನಾರುರೋಹ ಕಿನ್ತು ಸ್ವಯಮ್ ಇಮಾಂ
ಕಥಾಮ್ ಅಕಥಯದ್ ಯಥಾ, ಮಮ ಪ್ರಭುಮಿದಂ ವಾಕ್ಯಮವದತ್
ಪರಮೇಶ್ವರಃ | 35 ತವ ಶತ್ರುನಹಂ ಯಾವತ್ ಪಾದಪೀಠಂ ಕರೋಮಿ
ನ | ತಾವತ್ ಕಾಲಂ ಮದೀಯೇ ತ್ವಂ ದಕ್ಷವಾರ್ಷ ಉಪಾವಿಶ | 36 ಅತೋ
ಯಂ ಯೀಶುಂ ಯೂಯಂ ಕ್ರುಶೇಹತ ಪರಮೇಶ್ವರಸ್ಯಂ
ಪ್ರಭುತ್ವಾಪಿಷಿಕ್ತತ್ವದೇ ನ್ಯಯುಂಕ್ಷೇತಿ ಇಸ್ರಾಯೇಲೀಯಾ ಲೋಕಾ ನಿಶ್ಚಿತಂ
ಜಾನನ್ತು | 37 ಏತಾದ್ಯತೀಂ ಕಥಾಂ ಶ್ರುತ್ವಾ ತೇಷಾಂ ಹೃದಯಾನಾಂ
ವಿದೀರ್ಣತ್ವಾತ್ ತೇ ಪಿತರಾಯ ತದನ್ಯಪ್ರೇರಿತೇಭ್ಯಶ್ಚ ಕಥಿತವನ್ತಃ, ಹೇ
ಭ್ರಾತೃಗಣ ವಯಂ ಕಿಂ ಕರಿಷ್ಯಾಮಃ? 38 ತತಃ ಪಿತರಃ ಪ್ರತ್ಯವದದ್
ಯೂಯಂ ಸರ್ವೇ ಸ್ಯಂ ಸ್ಯಂ ಮನಃ ಪರಿವರ್ತಯದ್ಧಂ ತಥಾ
ಪಾಪಮೋಚನಾರ್ಥಂ ಯೀಶುಖ್ರೀಷ್ಠಸ್ಯ ನಾಮ್ನಾ ಮಜ್ಜಿತಾಶ್ಚ ಭವತ,
ತಸ್ಮಾದ್ ದಾನರೂಪಂ ಪರಿತ್ರಮ್ ಆತ್ಮಾನಂ ಲಪ್ಸ್ಯಥ | 39 ಯತೋ
ಯುಷ್ಮಾಕಂ ಯುಷ್ಮತ್ಸನ್ಯಾನಾನ್ಯಾ ದೂರಸ್ಥಸರ್ವಲೋಕಾನಾನ್ಯಾ
ನಿಮಿತ್ರಮ್ ಅರ್ಥಾನ್ ಅಸ್ಮಾಕಂ ಪ್ರಭುಃ ಪರಮೇಶ್ವರೋ ಯಾವತೋ
ಲಾಕಾನ್ ಅಹ್ವಾಸ್ಯತಿ ತೇಷಾಂ ಸರ್ವೇಷಾಂ ನಿಮಿತ್ರಮ್ ಅಯಮುಜ್ಞೇಕಾರ
ಆಸೇ | 40 ಏತದನ್ಯಾಭಿ ಬರ್ಹುಕಥಾಭಿಃ ಪ್ರಮಾಣಂ ದತ್ತಾಕಥಯತ್
ಏತೇಭ್ಯೋ ವಿಪಥಗಾಮಿಭ್ಯೋ ವತ್ಸಮಾನಲೋಕೇಭ್ಯಃ ಸ್ನಾನ್ ರಕ್ಷತ | 41
ತತಃ ಪರಂ ಯೇ ಸಾನನ್ದಾಸ್ತಾಂ ಕಥಾಮ್ ಅಗೃಹ್ಯನ್ ತೇ ಮಜ್ಜಿತಾ
ಅಭವನ್ | ತಸ್ಮಿನ್ ದಿವಸೇ ಪ್ರಾಯೇಣ ತ್ರೀಣಿ ಹಸ್ರಾಣಿ ಲೋಕಾಸ್ಯೇಷಾಂ
ಸಪಕ್ಷಾಃ ಸನ್ತಃ | 42 ಪ್ರೇರಿತಾನಾಮ್ ಉಪದೇಶೇ ಸಜ್ಞತೌ ಪೂಪಭಇನೇ
ಪ್ರಾರ್ಥನಾಸು ಚ ಮನಃಸಂಯೋಗಂ ಕೃತ್ವಾತಿಷ್ಠನ್ | 43 ಪ್ರೇರಿತ್ಯೈ
ನಾನಾಪ್ರಕಾರಲಕ್ಷಣೇಷು ಮಹಾಶ್ರುತ್ಯುಕ್ತಕರ್ಮಮಸು ಚ ದರ್ಶಿತೇಷು
ಸರ್ವಲೋಕಾನಾಂ ಭಯಮುಪಸ್ಥಿತಂ | 44 ವಿಶ್ವಾಸಕಾರಿಣಃ ಸರ್ವಶಃ
ಸಹ ತಿಷ್ಠಂತಃ | ಸ್ವೇಷಾಂ ಸರ್ವಾಃ ಸಮ್ನುತೀಃ ಸಾಧಾರಣ್ಯೇನ
ಸ್ಯಾಪಯಿತ್ವಾಭುಜ್ಜತ | 45 ಫಲತೋ ಗೃಹಾಣಿ ದ್ರವ್ಯಾಣಿ ಚ ಸರ್ವಾಣಿ
ವಿಕ್ರೀಯ ಸರ್ವೇಷಾಂ ಸ್ವಸ್ವಪ್ರಯೋಜನಾನುಸಾರೇಣ ವಿಭಜ್ಯ
ಸರ್ವೇಭ್ಯೋಽದದನ್ | 46 ಸರ್ವಶಃ ಚಿತ್ರೀಭೂಯ ದಿನೇ ದಿನೇ ಮನ್ನಿಲೇ
ಸನ್ನಿಷ್ಯಮಾನಾ ಗೃಹೇ ಗೃಹೇ ಚ ಪೂಪಾನಭಇನ್ತು ಈಶ್ವರಸ್ಯ ಧನ್ಯವಾದಂ
ಕುರ್ವನ್ತೋ ಲೋಕೈಃ ಸಮಾದೃತಾಃ ಪರಮಾನನ್ದೇನ ಸರಲಾನ್ತಃಕರಣೇನ
ಭೋಜನಂ ಪಾನಇಕುರ್ವನ್ | 47 ಪರಮೇಶ್ವರೋ ದಿನೇ ದಿನೇ
ಪರಿತ್ರಾಣಭಾಜನೈ ಮಣಿಲ್ವೀಮ್ ಅವರ್ಧಯತ |

3 ತೃತೀಯಯಾಮವೇಲಾಯಾಂ ಸತ್ಯಾಂ ಪ್ರಾರ್ಥನಾಯಾಃ ಸಮಯೇ ಪಿತರಯೋಹನೌ ಸಮೂಯ ಮನ್ನಿರಂ ಗಚ್ಛತಃ | 2 ತಸ್ಮಿನ್ನೇವ ಸಮಯೇ ಮನ್ನಿರಪ್ರವೇಶಕಾನಾಂ ಸಮೀಪೇ ಭಿಕ್ಷಾರಣಾರ್ಥಂ ಯಂ ಜನ್ಮಖಜ್ಜಮಾನುಷಂ ಲೋಕಾ ಮನ್ನಿರಸ್ತು ಸುನ್ನರನಾಮ್ನಿ ದ್ವಾರೇ ಪ್ರತಿದಿನಮ್ ಅಸ್ಥಾಪಯನ್ ತಂ ವಹನಸ್ತದ್ವಾರಂ ಆನಯನ್ | 3 ತದಾ ಪಿತರಯೋಹನೌ ಮನ್ನಿರಂ ಪ್ರವೇಷ್ಯಮ್ ಉದ್ಯತೌ ವಿಲೋಕ್ಯ ಸ ಖಜ್ಜಸ್ತೌ ಕಿಚ್ಛಿದ್ ಭಿಕ್ಷಿತವಾನ್ | 4 ತಸ್ಮಾದ್ ಯೋಹನಾ ಸಹಿತಃ ಪಿತರಸ್ತಮ್ ಅನನ್ಯದೃಷ್ಟ್ಯಾ ನಿರೀಕ್ಷ್ಯ ಪ್ರೋಕ್ತವಾನ್ ಆವಾಂ ಪ್ರತಿ ದೃಷ್ಟಿಂ ಕುರು | 5 ತತಃ ಸ ಕಿಚ್ಛಿತ್ ಪ್ರಾಪ್ತಾಶ್ಚಯಾ ತೌ ಪ್ರತಿ ದೃಷ್ಟಿಂ ಕೃತವಾನ್ | 6 ತದಾ ಪಿತರೋ ಗದಿತವಾನ್ ಮಮ ನಿಕಟೇ ಸ್ವರ್ಣರೂಪಾದಿ ಕಿಮಪಿ ನಾಸ್ತಿ ಕಿನ್ಯು ಯದಾಸ್ತೇ ತದ್ ದದಾಮಿ ನಾಸರತೀಯಸ್ಯ ಯೀಶುಖ್ರೀಷ್ಣಸ್ಯ ನಾಮ್ನಾ ತ್ವಮುತ್ಪಾಯ ಗಮನಾಗಮನೇ ಕುರು | 7 ತತಃ ಪರಂ ಸ ತಸ್ಯ ದಕ್ಷಿಣಕರಂ ಧೃತ್ವಾ ತಮ್ ಉದತೋಲಯತ್; ತೇನ ತತ್ಕಣಾತ್ ತಸ್ಯ ಜನಸ್ಯ ಪಾದಗುಲ್ಪಯೋಃ ಸಬಲತ್ವಾತ್ ಸ ಉಲ್ಬಲ್ಪ್ಯ ಪ್ರೋತ್ಪಾಯ ಗಮನಾಗಮನೇ ಽಕರೋತ್ | 8 ತತೋ ಗಮನಾಗಮನೇ ಕುರ್ವಣ್ ಉಲ್ಬಲ್ಪನ್ ಈಶ್ವರಂ ಧನ್ಯಂ ವದನ್ ತಾಭ್ಯಾಂ ಸಾರ್ಥಂ ಮನ್ನಿರಂ ಪ್ರಾವಿಶತ್ | 9 ತತಃ ಸರ್ವೇ ಲೋಕಾಸ್ತಂ ಗಮನಾಗಮನೇ ಕುರ್ವನ್ತಮ್ ಈಶ್ವರಂ ಧನ್ಯಂ ವದನ್ತಜ್ಜ ವಿಲೋಕ್ಯ | 10 ಮನ್ನಿರಸ್ತು ಸುನ್ನರೇ ಯ ಉಪವಿಶ್ಯ ಭಿಕ್ಷಿತವಾನ್ ಸಖವಾಯಮ್ ಇತಿ ಜ್ಞಾತ್ವಾ ತಂ ಪ್ರತಿ ತಯಾ ಘಟಿನಯಾ ಚಮತ್ಯತಾ ವಿಸ್ಮಯಾಪನ್ನಾಶ್ಚಭವನ್ | 11 ಯಃ ಖಜ್ಜಃ ಸ್ವಸ್ಥೋಭವತ್ ತೇನ ಪಿತರಯೋಹನೋಃ ಕರಯೋರ್ಧ್ವತಯೋಃ ಸತೋಃ ಸರ್ವೇ ಲೋಕಾ ಸನ್ನಿಧಿಮ್ ಅಗಚ್ಛನ್ | 12 ತದ್ ದೃಷ್ಟ್ವಾ ಪಿತರಸ್ತೇಭ್ಯೋಽಕಥಯತ್, ಹೇ ಇಸ್ರಾಯೇಲೀಯಲೋಕಾ ಯೂಯಂ ಕುತೋ ಽನೇನಾಶ್ಚಯ್ಯಂ ಮನ್ಯಧೈ? ಆವಾಂ ನಿಜಶಕ್ತ್ಯಾ ಯದ್ವಾ ನಿಜಪುಣ್ಯೇನ ಖಜ್ಜಮನುಷ್ಯಮೇನಂ ಗಮಿತವನ್ತಾವಿತಿ ಚಿನ್ತಯಿತ್ವಾ ಆವಾಂ ಪ್ರತಿ ಕುತೋಽನನ್ಯದೃಷ್ಟಿಂ ಕುರುಧ? | 13 ಯಂ ಯೀಶುಂ ಯೂಯಂ ಪರಕರೇಷು ಸಮಾರ್ಪಯತ ತತೋ ಯಂ ಪೀಲಾತೋ ಮೋಚಯಿತುಮ್ ಏಚ್ಛತ್ ತಥಾಪಿ ಯೂಯಂ ತಸ್ಯ ಸಾಕ್ಷಾನ್ ನಾಜ್ಞೇಕೃತವನ್ತ ಇಬ್ರಾಹೀಮ ಇಸ್ರಾಕೋ ಯಾಕೂಬಶ್ಚೇಶ್ವರೋಽರ್ಥಾದ್ ಅಸ್ಮಾಕಂ ಪೂರ್ವಪುರುಷಾಣಾಮ್ ಈಶ್ವರಃ ಸ್ವಪುತ್ರಸ್ಯ ತಸ್ಯ ಯೀಶೋ ಮರ್ಹಿಮಾನಂ ಪ್ರಾಕಾಶಯತ್ | 14 ಕಿನ್ಯು ಯೂಯಂ ತಂ ಪವಿತ್ರಂ ಧಾರ್ಮಿಕಂ ಪುಮಾಂಸಂ ನಾಜ್ಞೇಕೃತ್ಯ ಹತ್ಯಾಕಾರಿಣಮೇಕಂ ಸ್ವೇಭ್ಯೋ ದಾತುಮ್ ಅಯಾಚ್ಛಂ | 15 ಪಶ್ಯಾತ್ ತಂ ಜೀವನಸ್ಯಾಧಿಪತಿಮ್ ಅಹತ ಕಿನ್ವಿಶ್ವೇಶ್ವರಃ ಶ್ರುಶಾನಾತ್ ತಮ್ ಉದಸ್ಯಾಪಯತ ತತ್ರ ವಯಂ ಸಾಕ್ಷಿಣ ಆಸ್ಮುಹೇ | 16 ಇಮಂ ಯಂ ಮಾನುಷಂ ಯೂಯಂ ಪಶ್ಯಥ ಪರಿಚಿನುಧ ಚ ಸ ತಸ್ಯ ನಾಮ್ನಿ ವಿಶ್ವಾಸಕರಣಾತ್ ಚಲನಶಕ್ತಿಂ ಲಬ್ಧವಾನ್ ತಸ್ಮಿನ್ ತಸ್ಯ ಯೋ ವಿಶ್ವಾಸಃ ಸ ತಂ ಯುಷ್ಮಾಕಂ ಸರ್ವೇಷಾಂ ಸಾಕ್ಷಾತ್ ಸಮೂರ್ಣರೂಪೇಣ ಸ್ಪೃಶಮ್ ಅಕಾರ್ಷೀತ್ | 17 ಹೇ ಭಾರತರೋ ಯೂಯಂ ಯುಷ್ಮಾಕಮ್ ಅಧಿಪತಯಶ್ಚ ಅಜ್ಞಾತ್ಯಾ ಕರ್ಮಾಣ್ಯೇತಾನಿ ಕೃತವನ್ತ ಇದಾನೀಂ ಮಮೈಷ ಬೋಧೋ ಜಾಯತೇ | 18 ಕಿನ್ವಿಶ್ವೇಶ್ವರಃ ಖ್ರೀಷ್ಣಸ್ಯ ದುಃಖಭೋಗೇ ಭವಿಷ್ಯದ್ವಾದಿನಾಂ ಮುಖೇಭ್ಯೋ ಯಾಂ ಯಾಂ ಕಥಾಂ ಪೂರ್ವಮಕಥಯತ್ ತಾಃ ಕಥಾ ಇತ್ಯಂ ಸಿದ್ಧಾ ಅಕರೋತ್ | 19 ಅತಃ ಸ್ವೇಷಾಂ ಪಾಪಮೋಚನಾರ್ಥಂ ಖೇದಂ ಕೃತ್ವಾ ಮನಾಂಸಿ ಪರಿವರ್ತಯದ್ಧಂ, ತಸ್ಮಾದ್ ಈಶ್ವರಾತ್ ಸಾನ್ಮನಾಪ್ರಾಪ್ತೇಃ ಸಮಯ

ಉಪಸ್ಥಾಸ್ಯತಿ; 20 ಪುನಶ್ಚ ಪೂರ್ವಕಾಲಮ್ ಆರಭ್ಯ ಪ್ರಚಾರಿತೋ ಯೋ ಯೀಶುಖ್ರೀಷ್ಣಸ್ಯಮ್ ಈಶ್ವರೋ ಯುಷ್ಮಾನ್ ಪ್ರತಿ ಪ್ರೇಷಯಿಷ್ಯತಿ | 21 ಕಿನ್ಯು ಜಗತಃ ಸೃಷ್ಟಿಮಾರಾಭ್ಯ ಈಶ್ವರೋ ನಿಜಪವಿತ್ರಭವಿಷ್ಯದ್ವಾದಿಗಣೋನ ಯಥಾ ಕಥಿತವಾನ್ ತದನುಸಾರೇಣ ಸರ್ವೇಷಾಂ ಕಾರ್ಯಾಣಾಂ ಸಿದ್ಧಿಪರ್ಯಂತಂ ತೇನ ಸ್ವರ್ಗ ವಾಸಃ ಕರ್ತವ್ಯಃ | (aiOn g165) 22 ಯುಷ್ಮಾಕಂ ಪ್ರಭುಃ ಪರಮೇಶ್ವರೋ ಯುಷ್ಮಾಕಂ ಭ್ರಾತೃಗಣಮಧ್ಯಾತ್ ಮತ್ತದ್ಯತಂ ಭವಿಷ್ಯದ್ಯಕ್ತಾರಮ್ ಉತ್ಪಾದಯಿಷ್ಯತಿ, ತತಃ ಸ ಯತ್ ಕಿಚ್ಛಿತ್ ಕಥಯಿಷ್ಯತಿ ತತ್ರ ಯೂಯಂ ಮನಾಂಸಿ ನಿಧಧ್ವಂ | 23 ಕಿನ್ಯು ಯಃ ಕಶ್ಚಿತ್ ಪ್ರಾಣೀ ತಸ್ಯ ಭವಿಷ್ಯದ್ವಾದಿನಃ ಕಥಾಂ ನ ಗ್ರಹೀಷ್ಯತಿ ಸ ನಿಜಲೋಕಾನಾಂ ಮಧ್ಯಾತ್ ಉಚ್ಛೇತ್ಸತೇ," ಇಮಾಂ ಕಥಾಮ್ ಅಸ್ಮಾಕಂ ಪೂರ್ವಪುರುಷೇಭ್ಯಃ ಕೇವಲೋ ಮೂಸಾಃ ಕಥಯಾಮಾಸ ಇತಿ ನಹಿ, 24 ಶಿಮೂಯೇಲ್ಪವಿಷ್ಯದ್ವಾದಿನಮ್ ಆರಭ್ಯ ಯಾವನ್ನೋ ಭವಿಷ್ಯದ್ಯಾಕ್ರಮ್ ಅಕಥಯನ್ ತೇ ಸರ್ವಭವ ಸಮಯಸ್ಯೈ ತಸ್ಯ ಕಥಾಮ್ ಅಕಥಯನ್ | 25 ಯೂಯಮಪಿ ತೇಷಾಂ ಭವಿಷ್ಯದ್ವಾದಿನಾಂ ಸನ್ಯಾನಾಃ, "ತವ ಪಶೋದ್ಯವಪುಂಸಾ ಸರ್ವದೇಶೀಯಾ ಲೋಕಾ ಆಶಿಷಂ ಪ್ರಾಪ್ತಾ ಭವಿಷ್ಯನ್ತಿ", ಇಬ್ರಾಹೀಮೇ ಕಥಾಮೇತಾಂ ಕಥಯಿತ್ವಾ ಈಶ್ವರೋಸ್ಮಾಕಂ ಪೂರ್ವಪುರುಷೈಃ ಸಾರ್ಥಂ ಯಂ ನಿಯಮಂ ಸ್ಥಿರೀಕೃತವಾನ್ ತಸ್ಯ ನಿಯಮಸ್ಯಾಧಿಕಾರಿಣೋಪಿ ಯೂಯಂ ಭವಥ | 26 ಅತ ಈಶ್ವರೋ ನಿಜಪುತ್ರಂ ಯೀಶುಮ್ ಉತ್ಪಾಪ್ಯ ಯುಷ್ಮಾಕಂ ಸರ್ವೇಷಾಂ ಸ್ವಸ್ವಪಾಪಾತ್ ಪರಾವರ್ತಯಿಷ್ಯದ್ಯಮ್ ಆಶಿಷಂ ದಾತುಂ ಪ್ರಥಮತಸ್ತಂ ಯುಷ್ಮಾಕಂ ನಿಕಟಂ ಪ್ರೇಷಿತವಾನ್ |

4 ಯಸ್ಮಿನ್ ಸಮಯೇ ಪಿತರಯೋಹನೌ ಲೋಕಾನ್ ಉಪದಿಶತಸ್ತಸ್ಮಿನ್ ಸಮಯೇ ಯಾಜಕಾ ಮನ್ನಿರಸ್ತು ಸೇನಾಪತಯಃ ಸಿದೂಕೀಗಣಶ್ಚ 2 ತಯೋರ್ ಉಪದೇಶಕರಣೇ ಖ್ರೀಷ್ಣಸ್ಯೋತ್ಥಾನಮ್ ಉಪಲಕ್ಷ್ಯ ಸರ್ವೇಷಾಂ ಮೃತಾನಾಮ್ ಉತ್ಥಾನಪ್ರಸ್ತಾವೇ ಚ ವ್ಯಗ್ರಾಃ ಸನ್ಯಸ್ತಾವಪಾಗಮನ್ | 3 ತೌ ಧೃತ್ವಾ ದಿನಾವಸಾನಕಾರಣಾತ್ ಪರದಿನಪರ್ಯನನ್ಯಂ ರುದ್ಧ್ವಾ ಸ್ಥಾಪಿತವನ್ತಃ | 4 ತಥಾಪಿ ಯೇ ಲೋಕಾಸ್ತಯೋರಪದೇಶಮ್ ಅಶ್ರುಣ್ವನ್ ತೇಷಾಂ ಪ್ರಾಯೇಣ ಪಶ್ಯಹಸ್ರಾಣಿ ಜನಾ ವ್ಯಶ್ವಸನ್ | 5 ಪರೇಽಹನಿ ಅಧಿಪತಯಃ ಪ್ರಾಚೀನಾ ಅಧ್ಯಾಪಕಾಶ್ಚ ಹಾನನನಾಮಾ ಮಹಾಯಾಜಕಃ 6 ಕಿಯಫಾ ಯೋಹನ್ ಸಿಕನ್ಸರ ಇತ್ಯಾದಯೋ ಮಹಾಯಾಜಕಸ್ಯ ಜ್ಞಾತಯಃ ಸರ್ವೇ ಯಿರೂಶಾಲಮ್ನಗರೇ ಮಿಲಿತಾಃ | 7 ಅನನ್ತರಂ ಪ್ರೇರಿತೌ ಮಧ್ಯೇ ಸ್ಥಾಪಯಿತ್ವಾಪೃಚ್ಛನ್ ಯುವಾಂ ಕಯಾ ಶಕ್ತಯಾ ವಾ ಕೇನ ನಾಮ್ನಾ ಕರ್ಮಾಣ್ಯೇತಾನಿ ಕುರುಧಃ? 8 ತದಾ ಪಿತರಃ ಪವಿತ್ರೇಣಾತ್ಮನಾ ಪರಿಪೂರ್ಣಃ ಸನ್ ಪ್ರತ್ಯವಾದೀತ್, ಹೇ ಲೋಕಾನಾಮ್ ಅಧಿಪತಿಗಣ ಹೇ ಇಸ್ರಾಯೇಲೀಯಪ್ರಾಚೀನಾಃ, 9 ಏತಸ್ಯ ದುರ್ಬಲಮಾನುಷಸ್ಯ ಹಿತಂ ಯತ್ ಕರ್ಮಾಕ್ರಿಯತ, ಅರ್ಥಾತ್, ಸ ಯೇನ ಪ್ರಕಾರೇಣ ಸ್ವಸ್ಥೋಭವತ್ ತಚ್ಛೇದ್ ಅಧ್ಯಾವಾಂ ಪೃಚ್ಛಥ, 10 ತರ್ಹಿ ಸರ್ವ ಇಸ್ರಾಯೇಲೀಯಲೋಕಾ ಯೂಯಂ ಜಾನೀತ ನಾಸರತೀಯೋ ಯೋ ಯೀಶುಖ್ರೀಷ್ಣಃ ಕ್ರುಶೇ ಯುಷ್ಮಾಭಿರವಿದ್ಯತ ಯಶ್ಚೇಶ್ವರೇಣ ಶ್ರುಶಾನಾದ್ ಉತ್ಪಾಪಿತಃ, ತಸ್ಯ ನಾಮ್ನಾ ಜನೋಯಂ ಸ್ವಸ್ಥಃ ಸನ್ ಯುಷ್ಮಾಕಂ ಸಮುಖೇ ಪ್ರೋತ್ತಿಷ್ಯತಿ | 11 ನಿಚೇತ್ಯಭಿ ಯುರ್ಷ್ಣಾಭಿರಯಂ ಯಃ ಪ್ರಸ್ತರೋಽವಜ್ಞಾತೋಽಭವತ್ ಸ ಪ್ರಧಾನಕೋಣಸ್ಯ ಪ್ರಸ್ತರೋಽಭವತ್ |

12 ತದ್ಗಿನ್ನಾದಪರಾತ್ ಕಸ್ಮಾದಪಿ ಪರಿತ್ರಾಣಂ ಭವಿತುಂ ನ ಶಕ್ನೋತಿ, ಯೇನ ತ್ರಾಣಂ ಪ್ರಾಪ್ನೋತ ಭೂಮಣ್ಣುಲಸ್ಯಲೋಕಾನಾಂ ಮಧ್ಯೇ ತಾದೃಶಂ ಕಿಮಪಿ ನಾಮ ನಾಸ್ಮಿ | 13 ತದಾ ಪಿತರಯೋಹನೋರೇತಾದೃಶೀಮ್ ಅಕ್ಷೇಭತಾಂ ದೃಷ್ಟ್ವಾ ತಾವವಿದ್ವಾಂಸೌ ನೀಚಲೋಕಾವಿತಿ ಬುದ್ಧ್ವಾ ಆಶ್ಚರ್ಯ್ಯಮ್ ಅಮನ್ಯನ್ತ ತೌ ಚ ಯೇಶೋಃ ಸಜ್ಞೆನ ಜಾತಾವಿತಿ ಜ್ಞಾತುಮ್ ಅಶಕ್ತವನ್ | 14 ಕಿನ್ನು ತಾಭ್ಯಾಂ ಸಾರ್ಧಂ ತಂ ಸ್ವಸ್ಥಮಾನುಷಂ ತಿಷ್ಠನ್ತಂ ದೃಷ್ಟ್ವಾ ತೇ ಕಾಮಪ್ಯಪರಾಮ್ ಆಪತ್ತಿಂ ಕರ್ತುಂ ನಾಶಕ್ತುನ್ | 15 ತದಾ ತೇ ಸಭಾತಃ ಸ್ಥಾನಾನ್ತರಂ ಗನ್ತುಂ ತಾನ್ ಅಜ್ಞಾಪ್ಯ ಸ್ವಯಂ ಪರಸ್ಪರಮ್ ಇತಿ ಮನ್ತ್ರಣಾಮಕುವರ್ಷಂ | 16 ತೌ ಮಾನವೌ ಪ್ರತಿ ಕಿಂ ಕರ್ತುಮ್? ತಾವೇಕಂ ಪ್ರಸಿದ್ಧಮ್ ಅಶ್ಚರ್ಯ್ಯಂ ಕಮ್ಯ ಕೃತವನ್ತೌ ತದ್ ಯಿರೂಶಾಲಮ್ನಿವಾಸಿನಾಂ ಸರ್ವೇಷಾಂ ಲೋಕಾನಾಂ ಸಮೀಪೇ ಪ್ರಾಕಾಶತ ತಚ್ಚ ವಯಮಪಹೋತುಂ ನ ಶಕ್ತುಮಃ | 17 ಕಿನ್ನು ಲೋಕಾನಾಂ ಮಧ್ಯಮ್ ಏತದ್ ಯಥಾ ನ ವ್ಯಾಪೋತಿ ತದರ್ಥಂ ತೌ ಭಯಂ ಪ್ರದಶ್ಯತೇ ನ ನಾಮ್ನಾ ಕಮಪಿ ಮನುಷ್ಯಂ ನೋಪದಿಶತಮ್ ಇತಿ ದೃಢಂ ನಿಷೇಧಾಮಃ | 18 ತತಸ್ತೇ ಪ್ರೇರಿತಾವಾಹೂಯ ಏತದಾಜ್ಞಾಪಯನ್ ಇತಃ ಪರಂ ಯೇಶೋ ನಾಫಮ್ನಾ ಕದಾಪಿ ಕಾಮಪಿ ಕಥಾಂ ಮಾ ಕಥಯತಂ ಕಿಮಪಿ ನೋಪದಿಶತ್ | 19 ತತಃ ಪಿತರಯೋಹನೌ ಪ್ರತ್ಯವದತಾಮ್ ಈಶ್ವರಸ್ಯಾಜ್ಞಾಗ್ರಹಣಂ ವಾ ಯುಷ್ಮಾಕಮ್ ಅಜ್ಞಾಗ್ರಹಣಮ್ ಏತಯೋ ಮಫಧ್ಯೇ ಈಶ್ವರಸ್ಯ ಗೋಚರೇ ಕಿಂ ವಿಹಿತಂ? ಯೂಯಂ ತಸ್ಯ ವಿವೇಚನಾಂ ಕುರುತ | 20 ವಯಂ ಯದ್ ಅಪಶ್ಯಾಮ ಯದಶ್ಚಾಣುಮ ಚ ತನ್ನ ಪ್ರಚಾರಯಿಷ್ಯಾಮ ಏತತ್ ಕದಾಪಿ ಭವಿತುಂ ನ ಶಕ್ನೋತಿ | 21 ಯದಘಟಿತ ತದ್ ದೃಷ್ಟ್ವಾ ಸರ್ವೇ ಲೋಕಾ ಈಶ್ವರಸ್ಯ ಗುಣಾನ್ ಅನ್ವವದನ್ ತಸ್ಮಾತ್ ಲೋಕಭಯಾತ್ ತೌ ದಣ್ಣಿಯಿತುಂ ಕಮಪ್ಯುಪಾಯಂ ನ ಪ್ರಾಪ್ಯ ತೇ ಪುನರಪಿ ತರ್ಜಯಿತ್ವಾ ತಾವತ್ಯಜನ್ | 22 ಯಸ್ಯ ಮಾನುಷಸ್ಯೈತತ್ ಸ್ವಾಸ್ಥ್ಯಕರಣಮ್ ಅಶ್ಚರ್ಯ್ಯಂ ಕರ್ಮಾಕ್ರಿಯತ ತಸ್ಯ ವಯಶ್ಚತ್ವಾರಿಂಶದ್ವತ್ಸರಾ ವ್ಯತೀತಾಃ | 23 ತತಃ ಪರಂ ತೌ ವಿಸ್ತೃಷ್ಣಾ ಸನೌ ಸ್ವಸಜ್ಞೆನಾಂ ಸನ್ನಿಧಿಂ ಗತ್ವಾ ಪ್ರಧಾನಯಾಜಕೈಃ ಪ್ರಾಚೀನಲೋಕೈಶ್ಚ ಪ್ರೋಕ್ತಾಃ ಸರ್ವಾಃ ಕಥಾ ಜ್ಞಾಪಿತವನ್ | 24 ತಚ್ಚುತ್ವಾ ಸರ್ವಃ ಏಕಚಿತ್ತೀಭೂಯ ಈಶ್ವರಮುದ್ದಿಶ್ಯ ಪ್ರೋಚ್ಛೈರೇತತ್ ಪ್ರಾರ್ಥಯನ್, ಹೇ ಪ್ರಭೋ ಗಗಣಪೃಥಿವೀಪಯೋಧೀನಾಂ ತೇಷು ಚ ಯದ್ಯದ್ ಆಸ್ತೇ ತೇಷಾಂ ಸ್ಪಷ್ಟೇಶ್ವರಸ್ತಂ | 25 ತ್ವಂ ನಿಜಸೇವಕೇನ ದಾಯೂದಾ ವಾಕ್ಯಮಿದಮ್ ಉವಚಿಭಿ, ಮನುಷ್ಯಾ ಅನ್ಯದೇಶೀಯಾಃ ಕುವರ್ಷನ್ತಿ ಕಲಹಂ ಕುತಃ | ಲೋಕಾಃ ಸರ್ವೇಃ ಕಿಮರ್ಥಂ ವಾ ಚಿನ್ತಾಂ ಕುವರ್ಷನ್ತಿ ನಿಷ್ಠಲಾಂ | 26 ಪರಮೇಶಸ್ಯ ತೇನೈವಾಭಿಷಿಕ್ತಸ್ಯ ಜನಸ್ಯ ಚ | ವಿರುದ್ಧಮಭಿತಿಷ್ಠನ್ತಿ ಪೃಥಿವ್ಯಾಃ ಪತಯಃ ಕುತಃ || 27 ಫಲತಸ್ತವ ಹಸ್ತೇನ ಮನ್ತ್ರಣಯಾ ಚ ಪೂರ್ವ ಯದೃತ್ ಸ್ಥಿರೀಕೃತಂ ತದ್ ಯಥಾ ಸಿದ್ಧಂ ಭವತಿ ತದರ್ಥಂ ತ್ವಂ ಯಮ್ ಅಭಿಷಿಕ್ತವಾನ್ ಸ ಏವ ಪವಿತ್ರೋ ಯೇಶುಸಸ್ಯ ಪ್ರಾತಿಕೂಲೈನ ಹೇರೋದ್ ಪನ್ಯೀಯಪೀಲಾತೋ 28 ನ್ಯದೇಶೀಯಲೋಕಾ ಇಸಾಯೀಲೋಕಾಶ್ಚ ಸರ್ವಃ ಏತೇ ಸಭಾಯಾಮ್ ಅತಿಷ್ಠನ್ | 29 ಹೇ ಪರಮೇಶ್ವರ ಅಧುನಾ ತೇಷಾಂ ತರ್ಜನಂ ಗರ್ಜನಂ ಶ್ರುಣು; 30 ತಥಾ ಸ್ವಾಸ್ಥ್ಯಕರಣಕರ್ಮಣಾ ತವ ಬಾಹುಬಲಪ್ರಕಾಶಪೂರ್ವಕಂ ತವ ಸೇವಕಾನ್ ನಿರ್ಭಯೇನ ತವ ವಾಕ್ಯಂ ಪ್ರಚಾರಯಿತುಂ ತವ ಪವಿತ್ರಪ್ರತ್ಯಸ್ಯ ಯೇಶೋ ನಾಫಮ್ನಾ ಆಶ್ಚರ್ಯ್ಯಾಣ್ಯಸಮ್ಯವಾನಿ ಚ ಕರ್ಮಾಣಿ ಕರ್ತುಮಿಚ್ಛಾಜ್ಞಾಪಯ | 31 ಇತ್ಥಂ ಪ್ರಾರ್ಥನಯಾ ಯತ್ರ ಸ್ಥಾನೇ ತೇ ಸಭಾಯಾಮ್ ಅಸನ್ ತತ್

ಸ್ಥಾನಂ ಪ್ರಾಕಮ್ನುತ; ತತಃ ಸರ್ವೇ ಪವಿತ್ರೇಣಾತ್ಮನಾ ಪರಿಪೂರ್ಣಾಃ ಸನ್ತ ಈಶ್ವರಸ್ಯ ಕಥಾಮ್ ಅಕ್ಷೋಭೇಣ ಪ್ರಾಚಾರಯನ್ | 32 ಅಪರಂ ಪ್ರತ್ಯಯಕಾರಿಲೋಕಸಮೂಹಾ ಏಕಮನಸ ಏಕಚಿತ್ತೀಭೂಯ ಸ್ಥಿತಾಃ | ತೇಷಾಂ ಕೇಪಿ ನಿಜಸಮ್ಪತ್ತಿಂ ಸ್ವೀಯಾಂ ನಾಜಾನನ್ ಕಿನ್ನು ತೇಷಾಂ ಸರ್ವಾಃ ಸಮ್ಪತ್ಯಃ ಸಾಧಾರಣೈನ ಸ್ಥಿತಾಃ | 33 ಅನ್ಯಚ್ಚ ಪ್ರೇರಿತಾ ಮಹಾಶಕ್ತಿಪ್ರಕಾಶಪೂರ್ವಕಂ ಪ್ರಭೋ ಯೇಶೋರುತ್ಥಾನೇ ಸಾಕ್ಷಮ್ ಅದದುಃ, ತೇಷು ಸರ್ವೇಷು ಮಹಾನುಗ್ರಹೋಽಭವಚ್ಚ | 34 ತೇಷಾಂ ಮಧ್ಯೇ ಕಸ್ಮಾಪಿ ದ್ರವ್ಯನೂನತಾ ನಾಭವದ್ ಯತಸ್ತೇಷಾಂ ಗೃಹಭೂಮ್ಯಾದ್ಯಾ ಯಾಃ ಸಮ್ಪತ್ತಯ ಆಸನ್ ತಾ ವಿಕ್ರೀಯ 35 ತನ್ಮೂಲ್ಯಮಾನೀಯ ಪ್ರೇರಿತಾನಾಂ ಚರಣೇಷು ತ್ರೈ ಸ್ಥಾಪಿತಂ; ತತಃ ಪ್ರತ್ಯೇಕಶಃ ಪ್ರಯೋಜನಾನುಸಾರೇಣ ದತ್ತಮಭವತ್ | 36 ವಿಶೇಷತಃ ಕುಪ್ರೋಪದ್ವೀಪೀಯೋ ಯೋಸಿನಾಮಕೋ ಲೇವಿವಂಶಜಾತ ಏಕೋ ಜನೋ ಭೂಮ್ಯಧಿಕಾರೀ, ಯಂ ಪ್ರೇರಿತಾ ಬರ್ಣಬ್ಯಾ ಅರ್ಥಾತ್ ಸಾನ್ವನಾದಾಯಕ ಇತ್ಯುಕ್ತ್ವಾ ಸಮಾಹೂಯನ್, 37 ಸ ಜನೋ ನಿಜಭೂಮಿಂ ವಿಕ್ರೀಯ ತನ್ಮೂಲ್ಯಮಾನೀಯ ಪ್ರೇರಿತಾನಾಂ ಚರಣೇಷು ಸ್ಥಾಪಿತವಾನ್ |

5 ತದಾ ಅನಾನಿಯನಾಮಕ ಏಕೋ ಜನೋ ಯಸ್ಯ ಭಾರ್ಯಾಯಾ ನಾಮ ಸಫೀರಾ ಸ ಸ್ವಾಧಿಕಾರಂ ವಿಕ್ರೀಯ 2 ಸ್ವಭಾರ್ಯಾಯಾಂ ಜ್ಞಾಪಯಿತ್ವಾ ತನ್ಮೂಲ್ಯೈಕ್ಯಕಾಂಶಂ ಸಜ್ಜೋಪ್ಯ ಸ್ಥಾಪಯಿತ್ವಾ ತದನ್ಯಾಂಶಮಾತ್ರಮಾನೀಯ ಪ್ರೇರಿತಾನಾಂ ಚರಣೇಷು ಸಮರ್ಪಿತವಾನ್ | 3 ತಸ್ಮಾತ್ ಪಿತರೋಕಥಯತ್ ಹೇ ಅನಾನಿಯ ಭೂಮೇ ಮೂಲ್ಯಂ ಕಿಂಚೈತ್ ಸಜ್ಜೋಪ್ಯ ಸ್ಥಾಪಯಿತುಂ ಪವಿತ್ರಸ್ಯಾತ್ಮನಃ ಸನ್ನಿಧೌ ಮೃಷಾವಾಕ್ಯಂ ಕಥಯಿತುಂಚ್ಚ ಶ್ರುತಾನ್ ಕುತಸ್ತವಾನ್ತಃಕರಣೇ ಪ್ರಮತ್ತಿಮಜನಯತ್? 4 ಸಾ ಭೂಮಿ ಯದಾ ತವ ಹಸ್ತಗತಾ ತದಾ ಕಿಂ ತವ ಸ್ವೀಯಾ ನಾಸೀತ್? ತರ್ಹಿ ಸ್ವಾನ್ತಃಕರಣೇ ಕುತ ಏತಾದೃಶೀ ಕುಕಲ್ಪನಾ ತ್ವಯಾ ಕೃತಾ? ತ್ವಂ ಕೇವಲಮನುಷ್ಯಸ್ಯ ನಿರೀತೇ ಮೃಷಾವಾಕ್ಯಂ ನಾವಾದೀಃ ಕಿನ್ವೀಶ್ವರಸ್ಯ ನಿರೀತೇಽಪಿ | 5 ಏತಾಂ ಕಥಾಂ ಶ್ರುತ್ವೈ ವ ಸೋಽನಾನಿಯೋ ಭೂಮೌ ಪತನ್ ಪ್ರಾಣಾನ್ ಅಶ್ರುಜತ್, ತದ್ವತ್ಪ್ರಾನ್ತಂ ಯಾವನ್ನೋ ಲೋಕಾ ಅಶ್ರುಣ್ವನ್ ತೇಷಾಂ ಸರ್ವೇಷಾಂ ಮಹಾಭಯಮ್ ಅಜಾಯತ್ | 6 ತದಾ ಯುವಲೋಕಾಸ್ತಂ ವಸ್ತ್ರೇಣಾಚ್ಛಾದ್ಯ ಬಹಿ ನೀತ್ವಾ ಶ್ರುಶಾನೇಽಸ್ಥಾಪಯನ್ | 7 ತತಃ ಪ್ರಹರೈಕಾನನ್ತರಂ ಕಿಂ ವ್ಯತ್ತಂ ತನ್ನಾವಗತ್ಯ ತಸ್ಯ ಭಾರ್ಯಾಪಿ ತತ್ರ ಸಮುಪಸ್ಥಿತಾ | 8 ತತಃ ಪಿತರಸ್ಮಾಮ್ ಅಪ್ಯಚ್ಛತ್, ಯುವಾಚ್ಯಾಮ್ ಏತಾವನ್ಮುದ್ರಾಭ್ಯೋ ಭೂಮಿ ವಿಕ್ರೀತಾ ನ ವಾ? ಏತತ್ತ್ವಂ ವದ; ತದಾ ಸಾ ಪ್ರತ್ಯವಾದೀತ್ ಸತ್ಯಮ್ ಏತಾವದ್ಯೋ ಮುದ್ರಾಚ್ಚ ಏವ | 9 ತತಃ ಪಿತರೋಕಥಯತ್ ಯುವಾಂ ಕಥಂ ಪರಮೇಶ್ವರಸ್ಯಾತ್ಮಾನಂ ಪರೀಕ್ಷಿತುಮ್ ಏಕಮನ್ತ್ರಣಾವಭವತಾಂ? ಪಶ್ಯ ಯೇ ತವ ಪತಿಂ ಶ್ರುಶಾನೇ ಸ್ಥಾಪಿತವನ್ತಸ್ಯೇ ದ್ವಾರಸ್ಯ ಸಮೀಪೇ ಸಮುಪತಿಷ್ಯನ್ತಿ ತ್ವಾಮಪಿ ಬಹಿರ್ನೇಷ್ಯನ್ತಿ | 10 ತತಃ ಸಾಪಿ ತಸ್ಯ ಚರಣಸನ್ನಿಧೌ ಪತಿತ್ವಾ ಪ್ರಾಣಾನ್ ಅತ್ಯಾಕ್ಷೀತ್ | ಪಶ್ಯಾತ್ ತೇ ಯುವಾನೋಽಭ್ಯನ್ತರಮ್ ಆಗತ್ಯ ತಾಮಪಿ ಮೃತಾಂ ದೃಷ್ಟ್ವಾ ಬಹಿ ನೀತ್ವಾ ತಸ್ಯಾಃ ಪತ್ಯಾಃ ಪಾರ್ಶ್ವೇ ಶ್ರುಶಾನೇ ಸ್ಥಾಪಿತವನ್ತಃ | 11 ತಸ್ಮಾತ್ ಮಣ್ಣುಲ್ಯಾಃ ಸರ್ವೇ ಲೋಕಾ ಅನ್ಯಲೋಕಾಶ್ಚ ತಾಂ ವಾರ್ತಾಂ ಶ್ರುತ್ವಾ ಸಾದ್ವಸಂ ಗತಾಃ | 12 ತತಃ ಪರಂ ಪ್ರೇರಿತಾನಾಂ ಹಸ್ಯೆ ಲೋಕಾನಾಂ

ಮಧ್ಯೇ ಬಹುಶ್ಚಯ್ಯಾಣ್ಯದ್ಭಾವನಾ ಕರ್ಮಾಣ್ಯಕ್ರಿಯನ್; ತದಾ ಶಿಷ್ಯಾಃ ಸರ್ವಃ
 ಏಕಚಿತ್ತೇಭೂಯ ಸುಲೇಮಾನೋ ಸಲಿನ್ದೇ ಸಮೂಯಾಸನ್ | 13 ತೇಷಾಂ
 ಸಜ್ಜನ್ಯಗೋ ಭವಿತುಂ ಕೋಪಿ ಪ್ರಗಲ್ಬತಾಂ ನಾಗಮತ್ ಕಿನ್ತು
 ಲೋಕಾಸ್ತಾನ್ ಸಮಾದ್ರಿಯನ್ | 14 ಸ್ತ್ರಿಯಃ ಪುರುಷಾಶ್ಚ ಬಹವೋ
 ಲೋಕಾ ವಿಶ್ವಾಸ್ತು ಪ್ರಭುಂ ಶರಣಮಾಪನ್ಯಾಃ | 15 ಪಿತರಸ್ಯ
 ಗಮನಾಗಮನಾಭ್ಯಾಂ ಕೇನಾಪಿ ಪ್ರಕಾರೇಣ ತಸ್ಯ ಛಾಯಾ ಕಸ್ಮಿಂಶ್ಚಿಜ್ಜನೇ
 ಲಗಿಷ್ಯತೀತ್ಯಾಶಯಾ ಲೋಕಾ ರೋಗಿಣಃ ಶಿವಿಕಯಾ ಖಟ್ಟಿಯಾ
 ಚಾನೀಯ ಪಥಿ ಪಥಿ ಸ್ಥಾಪಿತವನ್ತಃ | 16 ಚತುರ್ದಿಕ್ಸನ್ ಗರೇಭ್ಯೋ
 ಬಹವೋ ಲೋಕಾಃ ಸಮೂಯ ರೋಗಿಣೋಽಪವಿತ್ರಭುತಗ್ರಸ್ತಾಶ್ಚ
 ಯಿರೂಶಾಲಮಮ್ ಆನಯನ್ ತತಃ ಸರ್ವೇ ಸ್ತಸ್ಯಾ ಅಕ್ರಿಯನ್ | 17
 ಅನನ್ತರಂ ಮಹಾಯಾಜಕಃ ಸಿದೂಕಿನಾಂ ಮತಗ್ರಾಹಿಣಸ್ತೇಷಾಂ
 ಸಹಚರಾಶ್ಚ 18 ಮಹಾಕೋಧಾನ್ವಿತಾಃ ಸನ್ತಃ ಪ್ರೇರಿತಾನ್ ದೃಶ್ವಾ
 ನೀಚಲೋಕಾನಾಂ ಕಾರಾಯಾಂ ಬದ್ಧ್ವಾ ಸ್ಥಾಪಿತವನ್ತಃ | 19 ಕಿನ್ತು ರಾತ್ರೌ
 ಪರಮೇಶ್ವರಸ್ಯ ದೂತಃ ಕಾರಾಯಾ ದ್ವಾರಂ ಮೋಚಯಿತ್ವಾ ತಾನ್
 ಬಹಿರಾನೀಯಾಕಥಯತ್, 20 ಯೂಯಂ ಗತ್ವಾ ಮನ್ದಿರೇ
 ದಕ್ಷಾಯಮಾನಾಃ ಸನ್ದೋ ಲೋಕಾನ್ ಪ್ರತೀಮಾಂ ಜೀವನದಾಯಿಕಾಂ
 ಸರ್ವಾಂ ಕಥಾಂ ಪ್ರಚಾರಯತ | 21 ಇತಿ ಶ್ರುತ್ವಾ ತೇ ಪ್ರತ್ಯೂಷೇ ಮನ್ದಿರ
 ಉಪಸ್ಥಾಯ ಉಪದಿಷ್ಟವನ್ತಃ | ತದಾ ಸಹಚರಗಣೇನ ಸಹಿತೋ
 ಮಹಾಯಾಜಕ ಆಗತ್ಯ ಮನ್ರಿಗಣಮ್ ಇಸ್ರಾಯೇಲ್ತಂಶಸ್ಯ ಸರ್ವಾನ್
 ರಾಜಸಭಾಸದಃ ಸಭಾಸ್ಥಾನ್ ಕೃತ್ವಾ ಕಾರಾಯಾಸ್ತಾನ್ ಆಪಯಿತುಂ
 ಪದಾತಿಗಣಂ ಪ್ರೇರಿತವಾನ್ | 22 ತತಸ್ತೇ ಗತ್ವಾ ಕಾರಾಯಾಂ ತಾನ್
 ಅಪ್ರಾಪ್ಯ ಪ್ರತ್ಯಾಗತ್ಯ ಇತಿ ವಾರ್ತಾಮ್ ಅವಾದಿಷುಃ, 23 ವಯಂ ತತ್ರ ಗತ್ವಾ
 ನಿರ್ವಿಘ್ನಂ ಕಾರಾಯಾ ದ್ವಾರಂ ರುದ್ಧಂ ರಕ್ಷಕಾಂಶ್ಚ ದ್ವಾರಸ್ಯ
 ಬಹಿರಕ್ಷಾಯಮಾನಾನ್ ಅದರ್ಶಮ ಏವ ಕಿನ್ತು ದ್ವಾರಂ ಮೋಚಯಿತ್ವಾ
 ತನ್ದೋ ಕಮಪಿ ದ್ರಷ್ಟುಂ ನ ಪ್ರಾಪ್ತಾಃ | 24 ಏತಾಂ ಕಥಾಂ ಶ್ರುತ್ವಾ
 ಮಹಾಯಾಜಕೋ ಮನ್ದಿರಸ್ಯ ಸೇನಾಪತಿಃ ಪ್ರಧಾನಯಾಜಕಾಶ್ಚ ಇತ ಪರಂ
 ಕಿಮಪರಂ ಭವಿಷ್ಯತೀತಿ ಚಿನ್ತಯಿತ್ವಾ ಸನ್ನಿಗ್ಧಚಿತ್ತಾ ಅಭವನ್ | 25
 ಏತಸ್ಮಿನ್ನೇವ ಸಮಯೇ ಕಚ್ಚಿತ್ ಜನ ಆಗತ್ಯ ವಾರ್ತಾಮೇತಾಮ್ ಅವದತ್
 ಪಶ್ಯತ ಯೂಯಂ ಯಾನ್ ಮಾನವಾನ್ ಕಾರಾಯಾಮ್ ಅಸ್ಥಾಪಯತ ತೇ
 ಮನ್ದಿರೇ ತಿಷ್ಠನ್ದೋ ಲೋಕಾನ್ ಉಪದಿಶನ್ | 26 ತದಾ ಮನ್ದಿರಸ್ಯ
 ಸೇನಾಪತಿಃ ಪದಾತಯಶ್ಚ ತತ್ರ ಗತ್ವಾ ಚೇಲ್ದೋಕಾಃ ಪಾಷಾಣಾನ್
 ನಿಕ್ಷಿಪ್ಯಾಸ್ತಾನ್ ಮಾರಯನ್ವೀತಿ ಭಿಯಾ ವಿನತ್ಯಾಚಾರಂ ತಾನ್ ಆನಯನ್ |
 27 ತೇ ಮಹಾಸಭಾಯಾ ಮಧ್ಯೇ ತಾನ್ ಅಸ್ಥಾಪಯನ್ ತತಃ ಪರಂ
 ಮಹಾಯಾಜಕಸ್ತಾನ್ ಅಪ್ಯಚ್ಛತ್, 28 ಅನೇನ ನಾಮ್ನಾ ಸಮುಪದೇಷ್ಟುಂ
 ವಯಂ ಕಿಂ ದೃಢಂ ನ ನ್ಯಷೇಧಾಮ್ ತಥಾಪಿ ಪಶ್ಯತ ಯೂಯಂ ಸ್ತೇಷಾಂ
 ತೇನೋಪದೇಶೇನೇ ಯಿರೂಶಾಲಮಂ ಪರಿಪೂರ್ಣಂ ಕೃತ್ವಾ ತಸ್ಯ ಜನಸ್ಯ
 ರಕ್ಷಪಾತಜನಿತಾಪರಾದ್ರಮ್ ಅಸ್ತಾನ್ ಪ್ರತ್ಯಾನೇತುಂ ಚೇಷ್ಟದೇ | 29 ತತಃ
 ಪಿತರೋನ್ಯಪ್ರೇರಿತಾಶ್ಚ ಪ್ರತ್ಯವದನ್ ಮಾನುಷಸ್ಯಾಜ್ಞಾಗ್ರಹಣಾದ್
 ಈಶ್ವರಸ್ಯಾಜ್ಞಾಗ್ರಹಣಮ್ ಅಸ್ತಾಕಮುಚಿತಮ್ | 30 ಯಂ ಯೀಶುಂ
 ಯೂಯಂ ಕುಶ್ರೇ ವೇಧಿತಾಹತ ತಮ್ ಅಸ್ತಾಕಂ ಪೈತ್ಯಕ ಈಶ್ವರ ಉತ್ಪಾಪ್ಯ
 31 ಇಸ್ರಾಯೇಲ್ತಂಶಾನಾಂ ಮನಃಪರಿವರ್ತನಂ ಪಾಪಕ್ಷಮಾಜ್ಞ ಕರ್ತುಂ
 ರಾಜಾನಂ ಪರಿತ್ರಾತಾರಜ್ಞ ಕೃತ್ವಾ ಸ್ವದಕ್ಷಿಣಪಾರ್ಶ್ವೇ ತಸ್ಯಾನ್ವತೀಮ್
 ಅಕರೋತ್ | 32 ಏತಸ್ಮಿನ್ ವಯಮಪಿ ಸಾಕ್ಷಿಣ ಆಸ್ತುಹೇ, ತತ್ ಕೇವಲಂ

ನಹಿ, ಈಶ್ವರ ಅಜ್ಞಾಗ್ರಾಹಿಭ್ಯೋ ಯಂ ಪವಿತ್ರಮ್ ಆತ್ಮನಂ ದತ್ತವಾನ್
 ಸೋಪಿ ಸಾಕ್ಷ್ಯಸ್ತಿ | 33 ಏತದ್ವಾಕ್ಯೇ ಶ್ರುತೇ ತೇಷಾಂ ಹೃದಯಾನಿ
 ವಿದ್ವಾನ್ಸಭವನ್ ತತಸ್ತೇ ತಾನ್ ಹನ್ತುಂ ಮನ್ರಿತವನ್ತಃ | 34 ಏತಸ್ಮಿನ್ನೇವ
 ಸಮಯೇ ತತ್ಸಭಾಸ್ಥಾನಾಂ ಸರ್ವಲೋಕಾನಾಂ ಮಧ್ಯೇ ಸುಖ್ಯಾತೋ
 ಗಮಿಲೀಯೇಲ್ಯಾಮಕ ಏಕೋ ಜನೋ ವ್ಯವಸ್ಥಾಪಕಃ ಫಿರೂಶಿಲೋಕ
 ಉತ್ಪಾಯ ಪ್ರೇರಿತಾನ್ ಕ್ಷಣಾರ್ಥಂ ಸ್ಥಾನಾನ್ತರಂ ಗನ್ತುಮ್ ಆದಿಶ್ಯ
 ಕಥಿತವಾನ್, 35 ಹೇ ಇಸ್ರಾಯೇಲ್ತಂಶೀಯಾಃ ಸರ್ವೇ ಯೂಯಮ್
 ಏತಾನ್ ಮಾನುಷಾನ್ ಪ್ರತಿ ಯತ್ ಕರ್ತುಮ್ ಉದ್ಯತಾಸ್ತಸ್ಮಿನ್
 ಸಾವಧಾನಾ ಭವತ | 36 ಇತಃ ಪೂರ್ವಂ ಥೂದಾನಾಮೈಕೋ ಜನ
 ಉಪಸ್ಥಾಯ ಸ್ತಂ ಕಮಪಿ ಮಹಾಪುರುಷಮ್ ಅವದತ್, ತತಃ ಪ್ರಾಯೇಣ
 ಚತುಃಶತಲೋಕಾಸ್ತಸ್ಯ ಮತಗ್ರಾಹಿಣೋಭವನ್ ಪಶ್ಚಾತ್ ಸ ಹತೋಭವತ್
 ತಸ್ಯಾಜ್ಞಾಗ್ರಾಹಿಣೋ ಯಾವನ್ದೋ ಲೋಕಾಸ್ತೇ ಸರ್ವೇ ವಿಕೀರ್ಣಾಃ
 ಸನ್ದೋ ಸಕೃತಕಾರ್ಯಾ ಅಭವನ್ | 37 ತಸ್ಯಾಜ್ಞಾತ್ ಪರಂ
 ನಾಮಲೇಖನಸಮಯೇ ಗಾಲೀಲೀಯಯಿಹೂದಾನಾಮೈಕೋ ಜನ
 ಉಪಸ್ಥಾಯ ಬಹೂಲ್ದೋಕಾನ್ ಸ್ವಮತಂ ಗ್ರಾಹೀತವಾನ್ ತತಃ ಸೋಪಿ
 ವ್ಯನಶ್ಯತ್ ತಸ್ಯಾಜ್ಞಾಗ್ರಾಹಿಣೋ ಯಾವನ್ದೋ ಲೋಕಾ ಆಸನ್ ತೇ ಸರ್ವೇ
 ವಿಕೀರ್ಣಾ ಅಭವನ್ | 38 ಅಧುನಾ ವದಾಮಿ, ಯೂಯಮ್ ಏತಾನ್
 ಮನುಷ್ಯಾನ್ ಪ್ರತಿ ಕಿಮಪಿ ನ ಕೃತ್ವಾ ಕ್ಷಾನ್ತಾ ಭವತ, ಯತ ಏಷ ಸಜ್ಜಲ್ಪ
 ಏತತ್ ಕರ್ಮ್ಯ ಚ ಯದಿ ಮನುಷ್ಯಾಭವತ್ ತರ್ಹಿ ವಿಫಲಂ ಭವಿಷ್ಯತಿ |
 39 ಯದೀಶ್ವರಾದಭವತ್ ತರ್ಹಿ ಯೂಯಂ ತಸ್ಯಾನ್ವಥಾ ಕರ್ತುಂ ನ
 ಶಕ್ಯಥ, ವರಮ್ ಈಶ್ವರರೋಧಕಾ ಭವಿಷ್ಯಥ | 40 ತದಾ ತಸ್ಯ ಮನ್ರಿತಾಂ
 ಸ್ವೀಕೃತ್ಯ ತೇ ಪ್ರೇರಿತಾನ್ ಆಹೂಯ ಪ್ರಹೃತ್ಯ ಯೀಶೋ ನಾಫಮ್ಮಾ ಕಾಮಪಿ
 ಕಥಾಂ ಕಥಯಿತುಂ ನಿಷಿದ್ಧ ವ್ಯಸರ್ಜನ್ | 41 ಕಿನ್ತು ತಸ್ಯ ನಾಮಾರ್ಥಂ
 ವಯಂ ಲಜ್ಜಾಭೋಗಸ್ಯ ಯೋಗ್ಯತೇನ ಗಣಿತಾ ಇತ್ಯತ್ರ ತೇ ಸಾನನ್ಯಾಃ ಸನ್ತಃ
 ಸಭಾಸ್ಥಾನಾಂ ಸಾಕ್ಷಾದ್ ಅಗಚ್ಚನ್ | 42 ತತಃ ಪರಂ ಪ್ರತಿದಿನಂ ಮನ್ದಿರೇ
 ಗೃಹೇ ಗೃಹೇ ಚಾವಿಶ್ರಾಮಮ್ ಉಪದಿಶ್ಯ ಯೀಶುಖ್ರೀಷ್ಟಸ್ಯ ಸುಸಂವಾದಂ
 ಪ್ರಚಾರಿತವನ್ತಃ |

6 ತಸ್ಮಿನ್ ಸಮಯೇ ಶಿಷ್ಯಾಣಾಂ ಬಾಹುಲ್ಯಾತ್ ಪ್ರಾತ್ಯಹಿಕದಾನಸ್ಯ
 ವಿಶ್ರಾಣಸ್ಯ ಭಿನ್ನದೇಶೀಯಾನಾಂ ವಿಧವಾಸ್ತ್ರೀಗಣ ಉಪೇಕ್ಷಿತೇ ಸತಿ
 ಇಬ್ರೀಯಲೋಕೈಃ ಸಹಾನ್ವದೇಶೀಯಾನಾಂ ವಿವಾದ ಉಪಾತಿಷ್ಯತ್ |
 2 ತದಾ ದ್ವಾದಶಪ್ರೇರಿತಾಃ ಸರ್ವಾನ್ ಶಿಷ್ಯಾನ್ ಸಂಗೃಹ್ಯಾಕಥಯನ್
 ಈಶ್ವರಸ್ಯ ಕಥಾಪ್ರಚಾರಂ ಪರಿತ್ಯಜ್ಯ ಭೋಜನಗವೇಷಣಮ್ ಅಸ್ತಾಕಮ್
 ಉಚಿತಂ ನಹಿ | 3 ಅತೋ ಹೇ ಭ್ರಾತೃಗಣ ವಯಮ್ ಏತತ್ಕರ್ಮಣೋ
 ಭಾರಂ ಯೇಭ್ಯೋ ದಾತುಂ ಶಕ್ಯಮ ಏತಾದೃಶಾನ್ ಸುಖ್ಯಾತ್ಯಾಪನ್ನಾನ್
 ಪವಿತ್ರೇಣಾತ್ಮನಾ ಜ್ಞಾನೇನ ಚ ಪೂರ್ಣಾನ್ ಸಪ್ಪಜನಾನ್ ಯೂಯಂ
 ಸ್ವೇಷಾಂ ಮಧ್ಯೇ ಮನೋನೀತಾನ್ ಕುರುತ, 4 ಕಿನ್ತು ವಯಂ
 ಪ್ರಾರ್ಥನಾಯಾಂ ಕಥಾಪ್ರಚಾರಕರ್ಮಣಿ ಚ ನಿತ್ಯಪ್ರವೃತ್ತಾಃ ಸ್ಯಾಸ್ತಾಮಃ |
 5 ಏತಸ್ಯಾಂ ಕಥಾಯಾಂ ಸರ್ವೇ ಲೋಕಾಃ ಸನ್ತುಷ್ಟಾಃ ಸನ್ತಃ ಸ್ವೇಷಾಂ
 ಮಧ್ಯಾತ್ ಸ್ಥಿಪಾಃ ಫಿಲಿಪಃ ಪ್ರಖರೋ ನಿಕಾನೋರ್ ತೀಮನ್
 ಪರ್ಮೀಣಾ ಯಿಹೂದಿಮತಗ್ರಾಹೀ-ಅನ್ವಿಯಖಿಯಾನಗರೀಯೋ ನಿಕಲಾ
 ಏತಾನ್ ಪರಮಭಕ್ತಾನ್ ಪವಿತ್ರೇಣಾತ್ಮನಾ ಪರಿಪೂರ್ಣಾನ್ ಸಪ್ಪ
 ಜನಾನ್ 6 ಪ್ರೇರಿತಾನಾಂ ಸಮಕ್ಷಮ್ ಆನಯನ್, ತತಸ್ತೇ ಪ್ರಾರ್ಥನಾಂ

ಕೃತ್ಯಾ ತೇಷಾಂ ಶಿರಃಸು ಹಸ್ತಾನ್ ಆರ್ಪಯನ್ | 7 ಅಪರಙ್ಗು ಈಶ್ವರಸ್ಯ ಕಥಾ ದೇಶಂ ವ್ಯಾಪ್ನೋತ್ ವಿಶೇಷತೋ ಯಿರೂಶಲಮಿ ನಗರೇ ಶಿಷ್ಯಾಣಾಂ ಸಂಖ್ಯಾ ಪ್ರಭೂತರೂಪೇಣಾವರ್ಧತ ಯಾಜಕಾನಾಂ ಮಧ್ಯೇಪಿ ಬಹವಃ ಪ್ರೀಷ್ಟಮತಗ್ರಾಹಿಣೋಽಭವನ್ | 8 ಸ್ತಿಫಾನೋ ವಿಶ್ವಾಸೇನ ಪರಾಕ್ರಮೇಣ ಚ ಪರಿಪೂರ್ಣಃ ಸನ್ ಲೋಕಾನಾಂ ಮಧ್ಯೇ ಬಹುವಿಧಮ್ ಅದ್ಭುತಮ್ ಅಶ್ಚರ್ಯ್ಯಂ ಕರ್ಮಾಕರೋತ್ | 9 ತೇನ ಲಿಬುತ್ರಿನೀಯನಾಮ್ನಾ ವಿಖ್ಯಾತಸಜ್ಜಸ್ಯ ಕತಿಪಯಜನಾಃ ಕುರೀಣೀಯಸಿಕನ್ದರೀಯ-ಕಿಲೀಕೀಯಾಶೀಯಾದೇಶೀಯಾಃ ಕಿಯನ್ದೋ ಜನಾಶ್ಚೋತ್ಸಾಯ ಸ್ತಿಫಾನೇನ ಸಾರ್ಧಂ ವ್ಯವದನ್ | 10 ಕಿನ್ತು ಸ್ತಿಫಾನೋ ಜ್ಞಾನೇನ ಪವಿತ್ರೇಣಾತ್ಮನಾ ಚ ಈದೃಶೀಂ ಕಥಾಂ ಕಥಿತವಾನ್ ಯಸ್ಯಾಸ್ತೇ ಆಪತ್ತಿಂ ಕರ್ತುಂ ನಾಶಕ್ಯವನ್ | 11 ಪಶ್ಚಾತ್ ತೈ ಲೋಕಭಿತಾಃ ಕತಿಪಯಜನಾಃ ಕಥಾಮೇನಾಮ್ ಅಕಥಯನ್, ವಯಂ ತಸ್ಯ ಮುಖತೋ ಮೂಸಾ ಈಶ್ವರಸ್ಯ ಚ ನಿನ್ವಾಮಾಕೃಮ್ ಅಶ್ಚೌಷ್ಠ | 12 ತೇ ಲೋಕಾನಾಂ ಲೋಕಪ್ರಾಚೀನಾನಾಮ್ ಅಧ್ಯಾಪಕಾನಾಙ್ ಪ್ರವೃತ್ತಿಂ ಜನಯಿತ್ವಾ ಸ್ತಿಫಾನಸ್ಯ ಸನ್ನಿಧಿಮ್ ಆಗತ್ಯ ತಂ ದೃಶ್ವಾ ಮಹಾಸಭಾಮಧ್ಯಮ್ ಆನಯನ್ | 13 ತದನನ್ದರಂ ಕತಿಪಯಜನೇಷು ಮಿಥ್ಯಾಸಾಕ್ಷಿಷು ಸಮಾನೀತೇಷು ತೇಽಕಥಯನ್ ಏಷ ಜನ ಏತತ್ಕುಣ್ಯಾನವ್ಯವಸ್ಥಯೋ ನಿಫನ್ಯತಃ ಕದಾಪಿ ನ ನಿವರ್ತತೇ | 14 ಫಲತೋ ನಾಸರತಿಶಯಯೀಶುಃ ಸ್ಥಾನಮೇತದ್ ಉಚ್ಚಿನ್ದಂ ಕರಿಷ್ಯತಿ ಮೂಸಾಸಮರ್ಪಿತಮ್ ಅಸ್ಮಾಕಂ ವ್ಯವಹರಣಮ್ ಅನ್ಯರೂಪಂ ಕರಿಷ್ಯತಿ ತಸ್ಯೈತಾದೃಶೀಂ ಕಥಾಂ ವಯಮ್ ಅಶ್ಚಣುಮ | 15 ತದಾ ಮಹಾಸಭಾಸ್ಥಾಃ ಸರ್ವೇ ತಂ ಪ್ರತಿ ಸ್ಥಿರಾಂ ದೃಷ್ಟಿಂ ಕೃತ್ವಾ ಸ್ವಗರ್ಧೂತಮುಖಸದೃಶಂ ತಸ್ಯ ಮುಖಮ್ ಅಪಶ್ಯನ್ |

7 ತತಃ ಪರಂ ಮಹಾಯಾಜಕಃ ಪೃಷ್ಟವಾನ್, ಏಷಾ ಕಥಾಂ ಕಿಂ ಸತ್ಯಾ? 2 ತತಃ ಸ ಪ್ರತ್ಯವದತ್, ಹೇ ಪಿತರೋ ಹೇ ಭ್ರಾತರಃ ಸರ್ವೇಃ ಲಾಕಾ ಮನಾಂಸಿ ನಿಧದ್ಧಂ | ಅಸ್ಮಾಕಂ ಪೂರ್ವಪುರುಷ ಇಬ್ರಾಹೀಮ್ ಹಾರಣ್ಣಗರೇ ವಾಸಕರಣಾತ್ ಪೂರ್ವಂ ಯದಾ ಅರಾಮ್-ನಹರಯಮದೇಶೇ ಅಸೀತ್ ತದಾ ತೇಜೋಮಯ ಈಶ್ವರೋ ದರ್ಶನಂ ದತ್ವಾ 3 ತಮವದತ್ ತ್ವಂ ಸ್ವದೇಶಜ್ಞಾತಿಮಿತ್ರಾಣಿ ಪರಿತ್ಯಜ್ಯ ಯಂ ದೇಶಮಹಂ ದರ್ಶಯಿಷ್ಯಾಮಿ ತಂ ದೇಶಂ ವ್ರಜ | 4 ಅತಃ ಸ ಕಸ್ತೀಯದೇಶಂ ವಿಹಾಯ ಹಾರಣ್ಣಗರೇ ನೃವಸತ್, ತದನನ್ದರಂ ತಸ್ಯ ಪಿತರಿ ಮೃತೇ ಯತ್ರ ದೇಶೇ ಯೂಯಂ ನಿವಸಥ ಸ ಏನಂ ದೇಶಮಾಗಚ್ಛತ್ | 5 ಕಿನ್ತೀಶ್ವರಸ್ಯಸ್ಯೈ ಕಮಪ್ಯಧಿಕಾರಮ್ ಅರ್ಥಾದ್ ಏಕಪದಪರಿಮಿತಾಂ ಭೂಮಿಮಪಿ ನಾದದಾತ್; ತದಾ ತಸ್ಯ ಕೋಪಿ ಸನ್ಮಾನೋ ನಾಸೀತ್ ತಥಾಪಿ ಸನ್ಮಾನೈಃ ಸಾರ್ಧಮ್ ಏತಸ್ಯ ದೇಶಸ್ಯಾಧಿಕಾರೀ ತ್ವಂ ಭವಿಷ್ಯಸೀತಿ ತಮೃತ್ಯಜ್ಞೇಕೃತವಾನ್ | 6 ಈಶ್ವರ ಇತ್ಥಮ್ ಅಪರಮಪಿ ಕಥಿತವಾನ್ ತವ ಸನ್ಮಾನಾಃ ಪರದೇಶೇ ನಿವತ್ಸ್ಯನ್ತಿ ತತಸ್ತದೇಶೀಯಲೋಕಾಶ್ಚುತಃಶತವತ್ಸರಾನ್ ಯಾವತ್ ತಾನ್ ದಾಸತ್ವೇ ಸ್ಥಾಪಯಿತ್ವಾ ತಾನ್ ಪ್ರತಿ ಕುಪ್ಯವಹಾರಂ ಕರಿಷ್ಯನ್ತಿ | 7 ಅಪರಮ್ ಈಶ್ವರ ಏನಾಂ ಕಥಾಮಪಿ ಕಥಿತವಾನ್, ಯೇ ಲೋಕಾಸ್ತಾನ್ ದಾಸತ್ವೇ ಸ್ಥಾಪಯಿಷ್ಯನ್ತಿ ತಾಲ್ಪೋಕಾನ್ ಅಹಂ ದಣ್ಣಯಿಷ್ಯಾಮಿ, ತತಃ ಪರಂ ತೇ ಬಹಿರ್ಗತಾಃ ಸನ್ದೋ ಮಾಮ್ ಅತ್ರ ಸ್ಥಾನೇ ಸೇವಿಷ್ಯಂತೇ | 8 ಪಶ್ಚಾತ್ ಸ ತಸ್ಯೈ ತ್ವಕ್ಷೇದಸ್ಯ ನಿಯಮಂ ದತ್ತವಾನ್, ಅತ ಇಸ್ಮಾಕನಾಮ್ನಿ ಇಬ್ರಾಹೀಮ

ಏಕಪುತ್ರೇ ಜಾತೇ, ಅಷ್ಟಮದಿನೇ ತಸ್ಯ ತ್ವಕ್ಷೇದಮ್ ಅಕರೋತ್ | ತಸ್ಯ ಇಸ್ಮಾಕಃ ಪುತ್ರೋ ಯಾಕೂಬ್, ತತಸ್ತಸ್ಯ ಯಾಕೂಬೋಽಸ್ಮಾಕಂ ದ್ವಾದಶ ಪೂರ್ವಪುರುಷಾ ಅಜಾಯನ್ | 9 ತೇ ಪೂರ್ವಪುರುಷಾ ಈಷ್ಯಯಾ ಪರಿಪೂರ್ಣಾ ಮಿಸರದೇಶಂ ಪ್ರೇಷಯಿತುಂ ಯೂಷಫಂ ವ್ಯಕ್ರೀಣನ್ | 10 ಕಿನ್ತೀಶ್ವರಸ್ಯಸ್ಯ ಸಹಾಯೋ ಭೂತ್ವಾ ಸರ್ವಸ್ಯಾ ದುರ್ಗತೇ ರಕ್ಷಿತ್ವಾ ತಸ್ಯೈ ಬುದ್ಧಿಂ ದತ್ವಾ ಮಿಸರದೇಶಸ್ಯ ರಾಜ್ಞಃ ಫಿರೌಣಃ ಪ್ರಿಯಪಾತ್ರಂ ಕೃತವಾನ್ ತತೋ ರಾಜಾ ಮಿಸರದೇಶಸ್ಯ ಸ್ತೀಯಸರ್ವಪರಿವಾರಸ್ಯ ಚ ಶಾಸನಪದಂ ತಸ್ಯೈ ದತ್ತವಾನ್ | 11 ತಸ್ಮಿನ್ ಸಮಯೇ ಮಿಸರ-ಕಿನಾನದೇಶಯೋ ದುರ್ಭಿಕ್ಷಹೇತೋರತಿಕ್ಷಿಪ್ಷತ್ವಾತ್ ಸಃ ಪೂರ್ವಪುರುಷಾ ಭಕ್ತದ್ರವ್ಯಂ ನಾಲಭನ್ | 12 ಕಿನ್ತು ಮಿಸರದೇಶೇ ಶಸ್ತಾನಿ ಸನ್ನಿ, ಯಾಕೂಬ್ ಇಮಾಂ ವಾತ್ಸಾಂ ಶ್ರುತ್ವಾ ಪ್ರಥಮಮ್ ಅಸ್ಮಾಕಂ ಪೂರ್ವಪುರುಷಾನ್ ಮಿಸರಂ ಪ್ರೇಷಿತವಾನ್ | 13 ತತೋ ದ್ವಿತೀಯವಾರಗಮನೇ ಯೂಷಫ್ ಸ್ವಭ್ರಾತೃಭಿಃ ಪರಿಚಿತೋಽಭವತ್; ಯೂಷಫೋ ಭ್ರಾತರಃ ಫಿರೌಣ್ ರಾಜೇನ ಪರಿಚಿತಾ ಅಭವನ್ | 14 ಅನನ್ದರಂ ಯೂಷಫ್ ಭ್ರಾತೃಗಣಂ ಪ್ರೇಷ್ಯ ನಿಜಪಿತರಂ ಯಾಕೂಬಂ ನಿಜಾನ್ ಪಶ್ಯಾಧಿಕಸಪ್ತತಿಸಂಖ್ಯಕಾನ್ ಜ್ಞಾತಿಜನಾಂಶ್ಚ ಸಮಾಹೂತವಾನ್ | 15 ತಸ್ಮಾದ್ ಯಾಕೂಬ್ ಮಿಸರದೇಶಂ ಗತ್ವಾ ಸ್ವಯಮ್ ಅಸ್ಮಾಕಂ ಪೂರ್ವಪುರುಷಾಶ್ಚ ತಸ್ಮಿನ್ ಸ್ಥಾನೇಽಮ್ನಿಯನ್ | 16 ತತಸ್ತೇ ಶಿಖಿಮಂ ನೀತಾ ಯತ್ ಶ್ರುಶಾನಮ್ ಇಬ್ರಾಹೀಮ್ ಮುದ್ರಾದತ್ವಾ ಶಿಖಿಮಃ ಪಿತು ಹರ್ಮೋರಃ ಪುತ್ರೇಭ್ಯಃ ಕ್ರೀತವಾನ್ ತತ್ತ್ಮಶಾನೇ ಸ್ಥಾಪಯಾಶ್ಚಕ್ರೀ | 17 ತತಃ ಪರಮ್ ಈಶ್ವರ ಇಬ್ರಾಹೀಮಃ ಸನ್ನಿಧೌ ಶಪಥಂ ಕೃತ್ವಾ ಯಾಂ ಪ್ರತಿಜ್ಞಾಂ ಕೃತವಾನ್ ತಸ್ಯಾಃ ಪ್ರತಿಜ್ಞಾಯಾಃ ಫಲನಸಮಯೇ ನಿಕಟೇ ಸತಿ ಇಸ್ರಾಯೇಲ್ಯೋಕಾ ಸಿಮರದೇಶೇ ವರ್ಧಮಾನಾ ಬಹುಸಂಖ್ಯಾ ಅಭವನ್ | 18 ಶೇಷೇ ಯೂಷಫಂ ಯೋ ನ ಪರಿಚಿನೋತಿ ತಾದೃಶ ಏಕೋ ನರಪತಿರಪಸ್ಥಾಯ 19 ಅಸ್ಮಾಕಂ ಜ್ಞಾತಿಭಿಃ ಸಾರ್ಧಂ ಧೂರ್ತೃತಾಂ ವಿಧಾಯ ಪೂರ್ವಪುರುಷಾನ್ ಪ್ರತಿ ಕುಪ್ಯವಹರಣಪೂರ್ವಕಂ ತೇಷಾಂ ವಂಶನಾಶನಾಯ ತೇಷಾಂ ನವಜಾತಾನ್ ಶಿಶೂನ್ ಬಹಿ ನಿರಕ್ಷೇಪಯತ್ | 20 ಏತಸ್ಮಿನ್ ಸಮಯೇ ಮೂಸಾ ಜಜ್ಞೇ, ಸ ತು ಪರಮಸುನ್ದರೋಽಭವತ್ ತಥಾ ಪಿತ್ಯೈಹೇ ಮಾಸತ್ರಯಪರ್ಯಂತಂ ಪಾಲಿತೋಽಭವತ್ | 21 ಕಿನ್ತು ತಸ್ಮಿನ್ ಬಹಿರ್ನಿಕ್ಷಿಪ್ತೇ ಸತಿ ಫಿರೌಣರಾಜಸ್ಯ ಕನ್ಯಾ ತಮ್ ಉತ್ಸೋಲ್ಯ ನೀತ್ವಾ ದತ್ತಕಪುತ್ರಂ ಕೃತ್ವಾ ಪಾಲಿತವತಿ | 22 ತಸ್ಮಾತ್ ಸ ಮೂಸಾ ಮಿಸರದೇಶೀಯಾಯಾಃ ಸರ್ವವಿದ್ಯಾಯಾಃ ಪಾರದೃಷ್ಟಾಸನ್ ವಾಕ್ಯೇ ಕ್ರಿಯಾಯಾಙ್ ಶಕ್ತಿಮಾನ್ ಅಭವತ್ | 23 ಸ ಸಮ್ಪೂರ್ಣಚತ್ವಾರಿಂಶದ್ವತ್ಸರವಯಸ್ಯೋ ಭೂತ್ವಾ ಇಸ್ರಾಯೇಲೀಯವಂಶನಿಜಭ್ರಾತೃನ್ ಸಾಕ್ಷಾತ್ ಕರ್ತುಂ ಮತಿಂ ಚಕ್ರೇ | 24 ತೇಷಾಂ ಜನಮೇಕಂ ಹಿಂಸಿತಂ ದೃಷ್ಟ್ವಾ ತಸ್ಯ ಸಪಕ್ಷಃ ಸನ್ ಹಿಂಸಿತಜನಮ್ ಉಪಕೃತ್ಯ ಮಿಸರೀಯಜನಂ ಜಘಾನ | 25 ತಸ್ಯ ಹಸ್ತೇನೇಶ್ವರಸ್ತಾನ್ ಉದ್ಧರಿಷ್ಯತಿ ತಸ್ಯ ಭ್ರಾತೃಗಣ ಇತಿ ಜ್ಞಾಸ್ಯತಿ ಸ ಇತ್ಯನುಮಾನಂ ಚಕಾರ, ಕಿನ್ತು ತೇ ನ ಬುಬುಧಿರೇ | 26 ತತ್ಪರೇ 5ಹನಿ ತೇಷಾಮ್ ಉಭಯೋ ಜನಯೋ ವಾಕ್ಯಲಹ ಉಪಸ್ಥಿತೇ ಸತಿ ಮೂಸಾಃ ಸಮೀಪಂ ಗತ್ವಾ ತಯೋ ಮೇಫಲನಂ ಕರ್ತುಂ ಮತಿಂ ಕೃತ್ವಾ ಕಥಯಾಮಾಸ, ಹೇ ಮಹಾಶಯೌ ಯುವಾಂ ಭ್ರಾತರೌ ಪರಸ್ಪರಮ್ ಅನ್ಯಾಯಂ ಕುತಃ ಕುರುಥಃ? 27 ತತಃ ಸಮೀಪವಾಸಿನಂ ಪ್ರತಿ ಯೋ ಜನೋಽನ್ಯಾಯಂ ಚಕಾರ ಸ ತಂ ದೂರೀಕೃತ್ಯ ಕಥಯಾಮಾಸ, ಅಸ್ಮಾಕಮುಪರಿ ಶಾಸ್ತ್ರತ್ವವಿಚಾರಯಿತ್ವತ್ಪದಯೋಃ

ಕಸ್ತೂರಂ ನಿಯುಕ್ತವಾನ್? 28 ಹ್ಯೋ ಯಥಾ ಮಿಸರೀಯಂ ಹತವಾನ್ ತಥಾ ಕಿಂ ಮಾಮಪಿ ಹನಿಷ್ಯಸಿ? 29 ತದಾ ಮೂಸಾ ಏತಾದೃಶೀಂ ಕಥಾಂ ಶ್ರುತ್ವಾ ಪಲಾಯನಂ ಚಕ್ರೇ, ತತೋ ಮಿದಿಯನದೇಶಂ ಗತ್ವಾ ಪ್ರವಾಸೀ ಸನ್ ತಸ್ಥಿ ತತಸ್ತತ್ರ ದ್ವಾ ಪುತ್ರೈ ಜಜ್ಞಾತೇ| 30 ಅನನ್ತರಂ ಚತ್ವಾರಿಂಶದ್ವತ್ಸರೇಷು ಗತೇಷು ಸೀನಯಪರ್ವತಸ್ತಪ್ರಾನ್ತರೇ ಪ್ರಜ್ಜಲಿತಸ್ತಮ್ನಸ್ಯ ವಹ್ನಿಶಿಖಾಯಾಂ ಪರಮೇಶ್ವರದೂತಸ್ತಸ್ಮೈ ದರ್ಶನಂ ದದೌ| 31 ಮೂಸಾಸ್ತಸ್ಮಿನ್ ದರ್ಶನೇ ವಿಸ್ಮಯಂ ಮತ್ತು ವಿಶೇಷಂ ಜ್ಞಾತುಂ ನಿಕಟಂ ಗಚ್ಛತಿ, 32 ಏತಸ್ಮಿನ್ ಸಮಯೇ, ಅಹಂ ತವ ಪೂರ್ವಪುರುಷಾಣಾಮ್ ಈಶ್ವರೋಽರ್ಥಾದ್ ಇಬ್ರಾಹೀಮ ಈಶ್ವರ ಇಸ್ರಾಕ ಈಶ್ವರೋ ಯಾಕೂಬ ಈಶ್ವರಶ್ಚ, ಮೂಸಾಮುದ್ಧಿಶ್ಚ ಪರಮೇಶ್ವರಸ್ಯೈತಾದೃಶೀ ವಿಹಾಯಸೀಯಾ ವಾಣೀ ಬಭೂವ, ತತಃ ಸ ಕಮ್ನಾನ್ವಿತಃ ಸನ್ ಪುನ ನಿರ್ಗೀಕ್ಷಿತುಂ ಪ್ರಗಲ್ಬೋ ನ ಬಭೂವ| 33 ಪರಮೇಶ್ವರಸ್ತಂ ಜಗಾದ, ತವ ಪಾದಯೋಃ ಪಾದುಕೇ ಮೋಚಯ ಯತ್ರ ತಿಷ್ಠಸಿ ಸಾ ಪವಿತ್ರಭೂಮಿಃ| 34 ಅಹಂ ಮಿಸರದೇಶಸ್ಥಾನಾಂ ನಿಜಲೋಕಾನಾಂ ದುದ್ಧಶಾಂ ನಿತಾನ್ತಮ್ ಅವಶ್ಯಂ, ತೇಷಾಂ ಕಾತರ್ಯೋಽಕ್ತಿಚ್ಛ ಶ್ರುತವಾನ್ ತಸ್ಮಾತ್ ತಾನ್ ಉದ್ಧರ್ತುಮ್ ಅವರುಹ್ಯಾಗಮಮ್; ಇದಾನೀಮ್ ಆಗಚ್ಛ ಮಿಸರದೇಶಂ ತ್ವಾಂ ಪ್ರೇಷಯಾಮಿ| 35 ಕಸ್ತೂರಂ ಶಾಸ್ತ್ರವಿಚಾರಯಿತ್ವತ್ವಪದಯೋ ನಿರ್ಯುಕ್ತವಾನ್, ಇತಿ ವಾಕ್ಯಮುಕ್ತಾತ್ಯೈ ಯೋ ಮೂಸಾ ಅವಜ್ಞಾತಸ್ತಮೇವ ಈಶ್ವರಃ ಸ್ತಮ್ನಮಧ್ಯೇ ದರ್ಶನದಾತ್ರಾ ತೇನ ದೂತೇನ ಶಾಸ್ತ್ರಾರಂ ಮುಕ್ತಿದಾತಾರಚ್ಛ ಕೃತ್ವಾ ಪ್ರೇಷಯಾಮಾಸ| 36 ಸ ಚ ಮಿಸರದೇಶೇ ಸಂಘಾಷ್ಟಿ ಸಮುದ್ರೇ ಚ ಪಶ್ಚಾತ್ ಚತ್ವಾರಿಂಶದ್ವತ್ಸರಾನ್ ಯಾವತ್ ಮಹಾಪ್ರಾನ್ತರೇ ನಾನಾಪ್ರಕಾರಾಣ್ಯದ್ಭುತಾನಿ ಕರ್ಮಾಣಿ ಲಕ್ಷಣಾನಿ ಚ ದರ್ಶಯಿತ್ವಾ ತಾನ್ ಬಹಿಃ ಕೃತ್ವಾ ಸಮಾನಿನಾಯ| 37 ಪ್ರಭುಃ ಪರಮೇಶ್ವರೋ ಯುಷ್ಮಾಕಂ ಭ್ರಾತೃಗಣಸ್ಯ ಮಧ್ಯೇ ಮಾದೃಶಮ್ ಏಕಂ ಭವಿಷ್ಯದ್ವಕ್ತಾರಮ್ ಉತ್ಪಾದಯಿಷ್ಯತಿ ತಸ್ಯ ಕಥಾಯಾಂ ಯೂಯಂ ಮನೋ ನಿಧಾಸ್ಯಥ, ಯೋ ಜನ ಇಸ್ರಾಯೀಲಃ ಸನ್ಮಾನೇಚ್ಛ ಏನಾಂ ಕಥಾಂ ಕಥಯಾಮಾಸ ಸ ಏಷ ಮೂಸಾ| 38 ಮಹಾಪ್ರಾನ್ತರಸ್ತಮಣ್ಣಲೀಮಧ್ಯೇಽಪಿ ಸ ಏವ ಸೀನಯಪರ್ವತೋಪರಿ ತೇನ ಸಾರ್ಧಂ ಸಂಲಾಪಿನೋ ದೂತಸ್ಯ ಚಾಸ್ತೃತ್ವಿಗಣಸ್ಯ ಮಧ್ಯಸ್ಥಃ ಸನ್ ಅಸ್ಮಭ್ಯಂ ದಾತವ್ಯನಿ ಜೀವನದಾಯಕಾನಿ ವಾಕ್ಯಾನಿ ಲೇಭೇ| 39 ಅಸ್ಮಾಕಂ ಪೂರ್ವಪುರುಷಾಸ್ತಮ್ ಅಮಾನ್ಯಂ ಕತ್ವಾ ಸ್ವೇಭ್ಯೋ ದೂರೀಕೃತ್ಯ ಮಿಸರದೇಶಂ ಪರಾವೃತ್ಯ ಗಮ್ನಂ ಮನೋಭಿರಭಿಲಷ್ಯ ಹಾರೋಣಂ ಜಗದುಃ, 40 ಅಸ್ಮಾಕಮ್ ಅಗ್ರೇಽಗ್ರೇ ಗಮ್ನಮ್ ಅಸ್ಯ ದರ್ಧಂ ದೇವಗಣಂ ನಿರ್ಮಾಹಿ ಯತೋ ಯೋ ಮೂಸಾ ಅಸ್ಮಾನ್ ಮಿಸರದೇಶಾದ್ ಬಹಿಃ ಕೃತ್ವಾನೀತವಾನ್ ತಸ್ಯ ಕಿಂ ಜಾತಂ ತದಸ್ಮಾಭಿ ನ್ನ ಜ್ಞಾಯತೇ| 41 ತಸ್ಮಿನ್ ಸಮಯೇ ತೇ ಗೋವತ್ಸಾಕೃತಿಂ ಪ್ರತಿಮಾಂ ನಿರ್ಮಾಯ ತಾಮುದ್ಧಿಶ್ಚ ನೈವೇದ್ಯಮತ್ಯಜ್ಯ ಸ್ವಹಸ್ತಕೃತವಸ್ತುನಾ ಆನನ್ವಿತವನ್ತಃ| 42 ತಸ್ಮಾದ್ ಈಶ್ವರಸ್ತೇಷಾಂ ಪ್ರತಿ ವಿಮುಖಃ ಸನ್ ಆಕಾಶಸ್ತಂ ಜ್ಯೋತಿರ್ಗಣಂ ಪೂಜಯಿತುಂ ತೇಭ್ಯೋಽನುಮತಿಯಂ ದದೌ, ಯಾದೃಶಂ ಭವಿಷ್ಯದ್ವಾದಿನಾಂ ಗ್ರನ್ಥೇಷು ಲಿಖಿತಮಾಸ್ಮೇ, ಯಥಾ, ಇಸ್ರಾಯೀಲೀಯವಂಶಾ ರೇ ಚತ್ವಾರಿಂಶತ್ಮವಾನ್ ಪುರಾ| ಮಹತಿ ಪ್ರಾನ್ತರೇ ಸಂಸ್ಥಾ ಯೂಯನ್ತು ಯಾನಿ ಚ| ಬಲಿಹೋಮಾದಿಕರ್ಮಾಣಿ ಕೃತವನ್ತಸ್ಯ ತಾನಿ ಕಿಂ| ಮಾಂ ಸಮುದ್ಧಿಶ್ಚ ಯುಷ್ಮಾಭಿಃ ಪ್ರಕೃತಾನೀತಿ ನೈವ ಚ| 43 ಕಿನ್ತು ವೋ ಮೋಲಕಾಖ್ಯಸ್ಯ ದೇವಸ್ಯ ದೂಷ್ಯಮೇವ ಚ| ಯುಷ್ಮಾಕಂ ರಿಮ್ನನಾಖ್ಯಾಯಾ

ದೇವತಾಯಾಶ್ಚ ತಾರಕಾ| ಏತಯೋರುಭಯೋ ಮೂರ್ತೀ ಯುಷ್ಮಾಭಿಃ ಪರಿಪೂಜಿತೇ| ಆತೋ ಯುಷ್ಮಾಂಸ್ತು ಬಾಬೇಲಃ ಪಾರಂ ನೇಷ್ಯಾಮಿ ನಿಶ್ಚಿತಂ| 44 ಅಪರಶ್ಚ ಯನ್ನಿದರ್ಶನಮ್ ಅಪಶ್ಯಸ್ವದನುಸಾರೇಣ ದೂಷ್ಯಂ ನಿರ್ಮಾಹಿ ಯಸ್ಮಿನ್ ಈಶ್ವರೋ ಮೂಸಾಮ್ ಏತದ್ವಾಕ್ಯಂ ಬಭಾಷೇ ತತ್ ತಸ್ಯ ನಿರೂಪಿತಂ ಸಾಕ್ಷ್ಯಸ್ವರೂಪಂ ದೂಷ್ಯಮ್ ಅಸ್ಮಾಕಂ ಪೂರ್ವಪುರುಷೈಃ ಸಹ ಪ್ರಾನ್ತರೇ ತಸ್ಥೌ| 45 ಪಶ್ಚಾತ್ ಯಿಹೋಶೂಯೇನ ಸಹಿತ್ಯೇಷಾಂ ವಂಶಜಾತ್ಯೈರಸ್ಯತ್ಯೂರ್ವಪುರುಷೈಃ ಸ್ತೇಷಾಂ ಸಮ್ಬೂಬಾದ್ ಈಶ್ವರೇಣ ದೂರೀಕೃತಾನಾಮ್ ಅನ್ಯದೇಶೀಯಾನಾಂ ದೇಶಾಧಿಕೃತಿಕಾಲೇ ಸಮಾನೀತಂ ತದ್ ದೂಷ್ಯಂ ದಾಯೂದೋಧಿಕಾರಂ ಯಾವತ್ ತತ್ರ ಸ್ಯಾನ ಅಸೀತ್| 46 ಸ ದಾಯೂದ್ ಪರಮೇಶ್ವರಸ್ತಾನುಗೃಹಂ ಪ್ರಾಪ್ಯ ಯಾಕೂಬ್ ಈಶ್ವರಾರ್ಥಮ್ ಏಕಂ ದೂಷ್ಯಂ ನಿರ್ಮಾತುಂ ವವಾಚ್ಛ| 47 ಕಿನ್ತು ಸುಲೇಮಾನ್ ತದರ್ಥಂ ಮನ್ದಿರಮ್ ಏಕಂ ನಿರ್ಮಿತವಾನ್| 48 ತಥಾಪಿ ಯಃ ಸರ್ವೋಪರಿಸ್ಥಃ ಸ ಕಸ್ಮಿಂಶ್ಚಿದ್ ಹಸ್ತಕೃತೇ ಮನ್ದಿರೇ ನಿವಸತೀತಿ ನಹಿ, ಭವಿಷ್ಯದ್ವಾದೀ ಕಥಾಮೇತಾಂ ಕಥಯತಿ, ಯಥಾ, 49 ಪರೇಶೋ ವದತಿ ಸ್ವರ್ಗೋ ರಾಜಸಿಂಹಾಸನಂ ಮಮ| ಮದೀಯಂ ಪಾದಪೀಠಶ್ಚ ಪೃಥಿವೀ ಭವತಿ ಧ್ರುವಂ| ತರ್ಹಿ ಯೂಯಂ ಕೃತೇ ಮೇ ಕಿಂ ಪ್ರನಿರ್ಮಾಸ್ಯಥ ಮನ್ದಿರಂ| ವಿಶ್ರಾಮಾಯ ಮದೀಯಂ ವಾ ಸ್ಯಾನಂ ಕಿಂ ವಿದ್ಯತೇ ತ್ವಿಹ| 50 ಸರ್ವಾಣ್ಯೇತಾನಿ ವಸ್ತುನಿ ಕಿಂ ಮೇ ಹಸ್ತಕೃತಾನಿ ನ|| 51 ಹೇ ಅನಾಜ್ಞಾಗ್ರಾಹಕಾ ಅನ್ಯಕರಣೇ ಶ್ರವಣೇ ಚಾಪವಿತ್ರಲೋಕಾಃ ಯೂಯಮ್ ಅನವರತಂ ಪವಿತ್ರಸ್ಯಾತನಃ ಪ್ರಾತಿಕೂಲ್ಯಮ್ ಆಚರಥ, ಯುಷ್ಮಾಕಂ ಪೂರ್ವಪುರುಷಾ ಯಾದೃಶಾ ಯೂಯಮಪಿ ತಾದೃಶಾಃ| 52 ಯುಷ್ಮಾಕಂ ಪೂರ್ವಪುರುಷಾಃ ಕಂ ಭವಿಷ್ಯದ್ವಾದಿನಂ ನಾತಾಡಯನ್? ಯೇ ತಸ್ಯ ಧಾರ್ಮಿಕಸ್ಯ ಜನಸ್ಯಾಗಮನಕಥಾಂ ಕಥಿತವನ್ತಸ್ಯಾನ್ ಅಘ್ನನ್ ಯೂಯಮ್ ಅಧೂನಾ ವಿಶ್ವಾಸಘಾತಿನೋ ಭೂತ್ವಾ ತಂ ಧಾರ್ಮಿಕಂ ಜನಮ್ ಅಹತ| 53 ಯೂಯಂ ಸ್ವರ್ಗೀಯದೂತಗಣೇನ ವ್ಯವಸ್ಥಾಂ ಪ್ರಾಪ್ಯಾಪಿ ತಾಂ ನಾಚರಥ| 54 ಇಮಾಂ ಕಥಾಂ ಶ್ರುತ್ವಾ ತೇ ಮನಃಸು ಬಿದ್ವಾಃ ಸನ್ತಸ್ತಂ ಪ್ರತಿ ದನ್ವಶರ್ಷಣಮ್ ಅಕುರ್ವನ್| 55 ಕಿನ್ತು ಸ್ತಿಫಾನಃ ಪವಿತ್ರೇಣಾತ್ಮನಾ ಪೂರ್ಣೋ ಭೂತ್ವಾ ಗಗಣಂ ಪ್ರತಿ ಸ್ಥಿರದೃಷ್ಟಿಂ ಕೃತ್ವಾ ಈಶ್ವರಸ್ಯ ದಕ್ಷಿಣೇ ದಕ್ಷಾಯಮಾನಂ ಯೀಶುಚ್ಛಿ ವಿಲೋಕೃ ಕಥಿತವಾನ್; 56 ಪಶ್ಯ, ಮೇಘಾದ್ಧಾರಂ ಮುಕ್ತಮ್ ಈಶ್ವರಸ್ಯ ದಕ್ಷಿಣೇ ಸ್ಥಿತಂ ಮಾನವಮತಚ್ಛ ಪಶ್ಯಾಮಿ| 57 ತದಾ ತೇ ಪ್ರೋಚ್ಛಿಃ ಶಬ್ದಂ ಕೃತ್ವಾ ಕರ್ಣೇಷ್ವಜ್ಜುಲೀ ನಿರ್ಧಾಯ ಏಕಚಿತ್ತೀಭೂಯ ತಮ್ ಆಕ್ರಮನ್| 58 ಪಶ್ಚಾತ್ ತಂ ನಗರಾದ್ ಬಹಿಃ ಕೃತ್ವಾ ಪ್ರಸ್ತರೈರಾಘ್ನನ್ ಸಾಕ್ಷಿಣೋ ಲಾಕಾಃ ಶೌಲನಾಮ್ನೋ ಯೂನಶ್ಚರಣಸನ್ನಿಧೌ ನಿಜವಸ್ತಾಣಿ ಸ್ಥಾಪಿತವನ್ತಃ| 59 ಅನನ್ತರಂ ಹೇ ಪ್ರಭೋ ಯೀಶೇ ಮದೀಯಮಾತ್ಮಾನಂ ಗೃಹಾಣ ಸ್ತಿಫಾನಸ್ಯೇತಿ ಪ್ರಾರ್ಥನವಾಕ್ಯವದನಸಮಯೇ ತೇ ತಂ ಪ್ರಸ್ತರೈರಾಘ್ನನ್| 60 ತಸ್ಮಾತ್ ಸ ಜಾನುನೀ ಪಾತಯಿತ್ವಾ ಪ್ರೋಚ್ಛಿಃ ಶಬ್ದಂ ಕೃತ್ವಾ, ಹೇ ಪ್ರಭೇ ಪಾಪಮೇತದ್ ಏತೇಷು ಮಾ ಸ್ಯಾಪಯ, ಇತ್ಯುಕ್ತಾ ಮಹಾನಿದ್ರಾಂ ಪ್ರಾಪ್ನೋತ್|

8 ತಸ್ಯ ಹತ್ಯಾಕರಣಂ ಶೌಲೋಪಿ ಸಮಮನ್ತ| ತಸ್ಮಿನ್ ಸಮಯೇ ಯಿರೂಶಾಲಮ್ನುಗರಸ್ಯಾಂ ಮಣ್ಣಲೀಂ ಪ್ರತಿ ಮಹಾತಾಡನಾಯಾಂ ಜಾತಾಯಾಂ ಪ್ರೇರಿತಲೋಕಾನ್ ಹಿತ್ವಾ ಸರ್ವೇಽಪರೇ ಯಿಹೂದಾಶೋಮಿರೋಣದೇಶಯೋ ನಾಫನಾಸ್ಥಾನೇ ವಿಕೀರ್ಣಾಃ ಸನ್ನೋ

ಗತಾಃ | 2 ಅನ್ಯಚ್ಚ ಭಕ್ತಲೋಕಾಸ್ತಂ ಸ್ವಿಫಾನಂ ಶ್ರುಶಾನೇ ಸ್ಥಾಪಯಿತ್ವಾ ಬಹು ವ್ಯಲಪನ್ | 3 ಕಿನ್ನು ಶೌಲೋ ಗೃಹೇ ಗೃಹೇ ಭ್ರಮಿತ್ವಾ ಸ್ತ್ರಿಯಃ ಪುರುಷಾಂಶ್ಚ ದ್ವಿತ್ವಾ ಕಾರಾಯಾಂ ಬದ್ಧಾ ಮಣ್ಡಲಾ ಮಹೋತ್ಪಾತಂ ಕೃತವಾನ್ | 4 ಅನ್ಯಚ್ಚ ಯೇ ವಿಕೀರ್ಣಾ ಅಭವನ್ ತೇ ಸರ್ವತ್ರ ಭ್ರಮಿತ್ವಾ ಸುಸಂವಾದಂ ಪ್ರಾಚಾರಯನ್ | 5 ತದಾ ಫಿಲಿಪಃ ಶೋಮಿರೋಣ್ಣಗರಂ ಗತ್ತಾ ಖೀಷ್ಣಾಖ್ಯಾನಂ ಪ್ರಾಚಾರಯತ್; 6 ತತೋಽಶುಚಿ-ಭೃತಗ್ರಸ್ತಲೋಕೇಭ್ಯೋ ಭೂತಾಶ್ಚೀತ್ಸತ್ಯಾಗಚ್ಛನ್ ತಥಾ ಬಹವಃ ಪಕ್ಷಾಫಾತಿನಃ ಖಿನ್ನಾ ಲೋಕಾಶ್ಚ ಸ್ವಸ್ಥಾ ಅಭವನ್ | 7 ತಸ್ಮಾತ್ ಲಾಕಾ ಈದೃಶಂ ತಸ್ಮಾಶ್ಚಯ್ಯಂ ಕರ್ಮ್ ವಿಲೋಕ್ಯ ನಿಶಮ್ಯ ಚ ಸರ್ವ್ ಏಕಚಿತ್ತಿಭೂಯ ತೇನೋಕ್ತಾಖ್ಯಾನೇ ಮನಾಂಸಿ ನೃದಧುಃ | 8 ತಸ್ಮಿನ್ನಗರೇ ಮಹಾನನ್ವಶಾಭವತ್ | 9 ತತಃ ಪೂರ್ವ್ವಂ ತಸ್ಮಿನ್ನಗರೇ ಶಿಮೋನ್ನಾಮಾ ಕಶ್ಚಿಜ್ಜನೋ ಬಹ್ವೀ ಮಾರ್ಯಾಕ್ರಿಯಾಃ ಕೃತ್ವಾ ಸ್ವಂ ಕಜ್ಜನ ಮಹಾಪುರುಷಂ ಪ್ರೋಚ್ಯ ಶೋಮಿರೋಣೀಯಾನಾಂ ಮೋಹಂ ಜನಯಾಮಾಸ | 10 ತಸ್ಮಾತ್ ಸ ಮಾನುಷ ಈಶ್ವರಸ್ಯ ಮಹಾಶಕ್ತಿಸ್ತರೂಪ ಇತ್ಯುಕ್ತ್ವಾ ಬಾಲವೃದ್ಧವನಿತಾಃ ಸರ್ವೇಃ ಲಾಕಾಸ್ತಸ್ಮಿನ್ ಮನಾಂಸಿ ನೃದಧುಃ | 11 ಸ ಬಹುಕಾಲಾನ್ ಮಾಯಾವಿಕ್ರಿಯಾ ಸರ್ವ್ವಾನ್ ಅತೀವ ಮೋಹಯಾಚ್ಛಾಕಾರ, ತಸ್ಮಾತ್ ತೇ ತಂ ಮೇನಿರೇ | 12 ಕಿನ್ವೀಶ್ವರಸ್ಯ ರಾಜ್ಯಸ್ಯ ಯೀಶುಖೀಷ್ಣಸ್ಯ ನಾಮ್ನಾಶ್ಚಾಖ್ಯಾನಪ್ರಚಾರಿಣಃ ಫಿಲಿಪಸ್ಯ ಕಥಾಯಾಂ ವಿಶ್ವಸ್ಯ ತೇಷಾಂ ಸ್ತ್ರೀಪುರುಷೋಭಯಲೋಕಾ ಮಜ್ಜಿತಾ ಅಭವನ್ | 13 ಶೇಷೇ ಸ ಶಿಮೋನಪಿ ಸ್ವಯಂ ಪ್ರತ್ಯೇತ್ ತತೋ ಮಜ್ಜಿತಃ ಸನ್ ಫಿಲಿಪೇನ ಕೃತಾಮ್ ಆಶ್ಚಯ್ಯಕ್ರಿಯಾಂ ಲಕ್ಷಣಾ ಇವಿಲೋಕ್ಯಾಸಮ್ಯಮಂ ಮನ್ಯಮಾನಸ್ತೇನ ಸಹ ಸ್ಥಿತವಾನ್ | 14 ಇತ್ಥಂ ಶೋಮಿರೋಣ್ಣೀಶೀಯಲೋಕಾ ಈಶ್ವರಸ್ಯ ಕಥಾಮ್ ಅಗ್ಯಹ್ನ್ ಇತಿ ವಾರ್ತಾಂ ಯಿರೂಶಾಲಮ್ಮಗರಸ್ತಪ್ರೇರಿತಾಃ ಪ್ರಾಪ್ಯ ಪಿತರಂ ಯೋಹನಾ ಇತೇಷಾಂ ನಿಕಟೇ ಪ್ರೇಷಿತವನ್ | 15 ತತಸ್ತೌ ತತ್ ಸ್ಥಾನಮ್ ಉಪಸ್ಥಾಯ ಲೋಕಾ ಯಥಾ ಪವಿತ್ರಮ್ ಆತ್ಮಾನಂ ಪ್ರಾಪ್ಯವನ್ತಿ ತದರ್ಥಂ ಪ್ರಾರ್ಥಯೇತಾಂ | 16 ಯತಸ್ತೇ ಪುರಾ ಕೇವಲಪ್ರಭುಯೀಶೋ ನಾರ್ಮಾ ಮಜ್ಜಿತಮಾತ್ರಾ ಅಭವನ್, ನ ತು ತೇಷಾಂ ಮಧ್ಯೇ ಕಮಪಿ ಪ್ರತಿ ಪವಿತ್ರಸ್ವಾತ್ಮನ ಆವಿಭಾವೋ ಜಾತಃ | 17 ಕಿನ್ನು ಪ್ರೇರಿತಾಭ್ಯಾಂ ತೇಷಾಂ ಗಾತ್ರೇಷು ಕರೇಷ್ವರ್ಷಿತೇಷು ಸತ್ಯ ತೇ ಪವಿತ್ರಮ್ ಆತ್ಮಾನಮ್ ಪ್ರಾಪ್ಯವನ್ | 18 ಇತ್ಥಂ ಲೋಕಾನಾಂ ಗಾತ್ರೇಷು ಪ್ರೇರಿತಯೋಃ ಕರಾರ್ಪಣೇನ ತಾನ್ ಪವಿತ್ರಮ್ ಆತ್ಮಾನಂ ಪ್ರಾಪ್ತಾನ್ ದೃಷ್ಟ್ವಾ ಸ ಶಿಮೋನ್ ತಯೋಃ ಸಮೀಪೇ ಮುದ್ರಾ ಆನೀಯ ಕಥಿತವಾನ್; 19 ಅಹಂ ಯಸ್ಯ ಗಾತ್ರೇ ಹಸ್ತಮ್ ಅರ್ಪಯಿಷ್ಯಾಮಿ ತಸ್ಯಾಪಿ ಯಥೇತ್ಥಂ ಪವಿತ್ರಾತ್ಮಪ್ರಾಪ್ತಿ ಭವತಿ ತಾದೃಶೀಂ ಶಕ್ತಿಂ ಮಹ್ಯಂ ದತ್ತಂ | 20 ಕಿನ್ನು ಪಿತರಸ್ತಂ ಪ್ರತ್ಯವದತ್ ತವ ಮುದ್ರಾಸ್ತಯಾ ವಿನಶ್ಯಂತು ಯತ ಈಶ್ವರಸ್ಯ ದಾನಂ ಮುದ್ರಾಭಿಃ ಕ್ರೀಯತೇ ತ್ವಮಿತ್ಥಂ ಬುದ್ಧವಾನ್; 21 ಈಶ್ವರಾಯ ತಾವನ್ಯಕರಣಂ ಸರಲಂ ನಹಿ, ತಸ್ಮಾದ್ ಆತ್ರ ತವಾಂಶೋಽಧಿಕಾರಶ್ಚ ಕೋಪಿ ನಾಸ್ತಿ | 22 ಅತ ಏತತ್ಪಾಪಹೇತೋಃ ಖೇದಾನ್ವಿತಃ ಸನ್ ಕೇನಾಪಿ ಪ್ರಕಾರೇಣ ತವ ಮನಸ ಏತಸ್ಯಾಃ ಕುಕಲ್ಪನಾಯಾಃ ಕ್ಷಮಾ ಭವತಿ, ಏತದರ್ಥಮ್ ಈಶ್ವರೇ ಪ್ರಾರ್ಥನಾಂ ಕುರು; 23 ಯತಸ್ತಂ ತಿಕ್ತಪಿತ್ತೇ ಪಾಪಸ್ಯ ಬನ್ನನೇ ಚ ಯದಸಿ ತನ್ಯಯಾ ಬುದ್ಧಮ್ | 24 ತದಾ ಶಿಮೋನ್ ಆಕಥಯತ್ ತರ್ಹಿ ಯುಬಾಭ್ಯಾಮುದಿತಾ ಕಥಾ ಮಯಿ ಯಥಾ ನ ಫಲತಿ ತದರ್ಥಂ ಯುವಾಂ ಮನ್ನಿಮಿತ್ತಂ ಪ್ರಭೌ ಪ್ರಾರ್ಥನಾಂ ಕುರುತಂ | 25

ಅನೇನ ಪ್ರಕಾರೇಣ ತೌ ಸಾಕ್ಷಂ ದತ್ತಾ ಪ್ರಭೋಃ ಕಥಾಂ ಪ್ರಚಾರಯಂತೌ ಶೋಮಿರೋಣೀಯಾನಾಮ್ ಅನೇಕಗ್ರಾಮೇಷು ಸುಸಂವಾದಾ ಇ ಪ್ರಚಾರಯಂತೌ ಯಿರೂಶಾಲಮ್ಮಗರಂ ಪರಾವೃತ್ಯ ಗತೌ | 26 ತತಃ ಪರಮ್ ಈಶ್ವರಸ್ಯ ದೂತಃ ಫಿಲಿಪಮ್ ಇತ್ಯಾದಿಶತ್, ತ್ವಮುತ್ಥಾಯ ದಕ್ಷಿಣಸ್ಥಾಂ ದಿಶಿ ಯೋ ಮಾಗೋಃ ಪ್ರಾನ್ತರಸ್ಯ ಮಧ್ಯೇನ ಯಿರೂಶಾಲಮೋಃ ಸಸಾನಗರಂ ಯಾತಿ ತಂ ಮಾರ್ಗಂ ಗಚ್ಚ | 27 ತತಃ ಸ ಉತ್ಥಾಯ ಗತವಾನ್; ತದಾ ಕನ್ಯಾಕೀನಾಮ್ಯಃ ಕೂಶೋಕಾನಾಂ ರಾಜ್ಯಾಃ ಸರ್ವ್ವಸಮ್ಮತ್ತೇರಧೀಶಃ ಕೂಶದೇಶೀಯ ಏಕಃ ಷಣ್ಣೋ ಭಜನಾರ್ಥಂ ಯಿರೂಶಾಲಮ್ಮಗರಮ್ ಆಗತ್ಯ 28 ಪುನರಪಿ ರಥಮಾರುಹ್ಯ ಯಿಶಯಿಯನಾಮ್ನೋ ಭವಿಷ್ಯದಾದಿನೋ ಗ್ರನ್ತಂ ಪಠನ್ ಪ್ರತ್ಯಾಗಚ್ಛತಿ | 29 ಏತಸ್ಮಿನ್ ಸಮಯೇ ಆತ್ಮಾ ಫಿಲಿಪಮ್ ಅವದತ್, ತ್ವಮ್ ರಥಸ್ಯ ಸಮೀಪಂ ಗತ್ತಾ ತೇನ ಸಾರ್ಧಂ ಮಿಲ | 30 ತಸ್ಮಾತ್ ಸ ಧಾವನ್ ತಸ್ಯ ಸನ್ನಿಧಾವುಪಸ್ಥಾಯ ತೇನ ಪಠಮಾನಂ ಯಿಶಯಿಯಥವಿಷ್ಯದಾದಿನೋ ವಾಕ್ಯಂ ಶ್ರುತ್ವಾ ಪ್ಯಷ್ಟವಾನ್ ಯತ್ ಪಠಸಿ ತತ್ ಕಿಂ ಬುದ್ಧಸೇ? 31 ತತಃ ಸ ಕಥಿತವಾನ್ ಕೇನಚಿನ್ಯ ಬೋಧಿತೋಹಂ ಕಥಂ ಬುದ್ಧೇಯ? ತತಃ ಸ ಫಿಲಿಪಂ ರಥಮಾರೋಢಂ ಸ್ತೇನ ಸಾರ್ಧಮ್ ಉಪವೇಷ್ಯು ಇನ್ಯವೇದಯತ್ | 32 ಸ ಶಾಸ್ತ್ರಸ್ಯೇತದ್ವಾಕ್ಯಂ ಪಠಿತವಾನ್ ಯಥಾ, ಸಮಾನೀಯತ ಘಾತಾಯ ಸ ಯಥಾ ಮೇಷಶಾವಕಃ | ಲೋಮಚ್ಚೇದಕಸಾಕ್ಷಾಚ್ಚ ಮೇಷಶ್ಚ ನೀರವೋ ಯಥಾ | ಆಬದ್ಧ ವದನಂ ಸ್ತ್ರೀಯಂ ತಥಾ ಸ ಸಮತಿಷ್ಠತ | 33 ಅನ್ಯಾಯೇನ ವಿಚಾರೇಣ ಸ ಉಚ್ಚಿನ್ನೋಽಭವತ್ ತದಾ | ತತ್ಕಾಲೇನಮನುಷ್ಯಾನ್ ಕೋ ಜನೋ ವರ್ಣಯಿತುಂ ಕ್ಷಮಃ | ಯತೋ ಜೀವನ್ಮುಕ್ತಾಂ ದೇಶಾತ್ ಸ ಉಚ್ಚಿನ್ನೋಽಭವತ್ ಧ್ರುವಂ | 34 ಅನನ್ತರಂ ಸ ಫಿಲಿಪಮ್ ಅವದತ್ ನಿವೇದಯಾಮಿ, ಭವಿಷ್ಯದಾದೀ ಯಾಮಿಮಾಂ ಕಥಾಂ ಕಥಯಾಮಾಸ ಸ ಕಿಂ ಸ್ತಸ್ಮಿನ್ ವಾ ಕಸ್ಮಿಂಶ್ಚಿದ್ ಅನ್ಯಸ್ಮಿನ್? 35 ತತಃ ಫಿಲಿಪಸ್ತತ್ರಕರಣಮ್ ಆರಭ್ಯ ಯೀಶೋರುಪಾಖ್ಯಾನಂ ತಸ್ಯಾಗ್ರೇ ಪ್ರಾಸ್ತೌತ್ | 36 ಇತ್ಥಂ ಮಾಗೇಃ ಗಚ್ಚಂತೌ ಜಲಾಶಯಸ್ಯ ಸಮೀಪ ಉಪಸ್ಥಿತೌ; ತದಾ ಕ್ಷೀಬೋಽವಾದೀತ್ ಪಶ್ಯಾತ್ ಸ್ಯಾನೇ ಜಲಮಾಸ್ತೇ ಮಮ ಮಜ್ಜನೇ ಕಾ ಬಾಧಾ? 37 ತತಃ ಫಿಲಿಪ ಉತ್ತರಂ ವ್ಯಾಹರತ್ ಸ್ಥಾನುಃಕರಣೇನ ಸಾಕಂ ಯದಿ ಪ್ರತ್ಯೇಷಿ ತರ್ಹಿ ಬಾಧಾ ನಾಸ್ತಿ | ತತಃ ಸ ಕಥಿತವಾನ್ ಯೀಶುಖೀಷ್ಣ ಈಶ್ವರಸ್ಯ ಪುತ್ರ ಇತ್ಯಹಂ ಪ್ರತ್ಯೇಮಿ | 38 ತದಾ ರಥಂ ಸ್ಥಗಿತಂ ಕರ್ತುಮ್ ಆದಿಷ್ಟೇ ಫಿಲಿಪಕ್ಷೀಬೌ ದ್ರೌ ಜಲಮ್ ಅವಾರುಹತಾಂ; ತದಾ ಫಿಲಿಪಸ್ತಮ್ ಮಜ್ಜಯಾಮಾಸ | 39 ತತ್ಪಶ್ಯಾತ್ ಜಲಮಧ್ಯಾದ್ ಉತ್ಥಿತಯೋಃ ಸತೋಃ ಪರಮೇಶ್ವರಸ್ಯಾತ್ಮಾ ಫಿಲಿಪಂ ಹೃತ್ಯಾ ನೀತವಾನ್, ತಸ್ಮಾತ್ ಕ್ಷೀಬಃ ಪುನಸ್ತಂ ನ ದೃಷ್ಟವಾನ್ ತಥಾಪಿ ಹೃಷ್ಟಚಿತ್ತಃ ಸನ್ ಸ್ವಮಾರ್ಗೇಣ ಗತವಾನ್ | 40 ಫಿಲಿಪಶ್ಚಾಸ್ತೋದ್ಗರಮ್ ಉಪಸ್ಥಾಯ ತಸ್ಮಾತ್ ಕೈಸರಿಯಾನಗರ ಉಪಸ್ಥಿತಕಾಲಪರ್ಯಂತಂ ಸರ್ವ್ವಸ್ಮಿನ್ನಗರೇ ಸುಸಂವಾದಂ ಪ್ರಚಾರಯನ್ ಗತವಾನ್ |

9 ತತ್ಕಾಲಪರ್ಯಂತಂ ಶೌಲಃ ಪ್ರಭೋಃ ಶಿಷ್ಯಾಣಾಂ ಪ್ರಾತಿಕೂಲ್ಯೇನ ತಾಡನಾಬಧಯೋಃ ಕಥಾಂ ನಿಃಸಾರಯನ್ ಮಹಾಯಾಜಕಸ್ಯ ಸನ್ನಿಧಿಂ ಗತ್ತಾ 2 ಸ್ತ್ರಿಯಂ ಪುರುಷಾ ಇತ್ಯನ್ಯತಗ್ರಾಹಿಣಂ ಯಂ ಕಚ್ಛತ್ ಪಶ್ಯತಿ ತಾನ್ ಧೃತ್ವಾ ಬದ್ಧಾ ಯಿರೂಶಾಲಮಮ್ ಆನಯತೀಶ್ವಾಶಯೇನ ದಮ್ಯೇಷ್ಕಗರೀಯಂ ಧರ್ಮ್ಯಸಮಾಜಾನ್ ಪ್ರತಿ ಪತ್ರಂ ಯಾಚಿತವಾನ್ |

3 ಗಚ್ಚನ್ ತು ದಮ್ಬೇಷ್ಕಗರನಿಕಟ ಉಪಸ್ಥಿತವಾನ್; ತತೋಽಕಸ್ಮಾದ್ ಆಕಾಶಾತ್ ತಸ್ಯ ಚತುರ್ದಿಕ್ಷು ತೇಜಸಃ ಪ್ರಕಾಶನಾತ್ ಸ ಭೂಮಾವಪತತ್ |
 4 ಪಶ್ಚಾತ್ ಹೇ ಶಾಲ ಹೇ ಶಾಲ ಕುತೋ ಮಾಂ ತಾಡಯಸಿ? ಸ್ವಂ ಪ್ರತಿ ಪ್ರೋಕ್ತಮ್ ಏತಂ ಶಬ್ದಂ ಶ್ರುತ್ವಾ 5 ಸ ಪೃಷ್ಠವಾನ್, ಹೇ ಪ್ರಭೋ ಭವಾನ್ ಕಃ? ತದಾ ಪ್ರಭುರಕಥಯತ್ ಯಂ ಯೀಶುಂ ತ್ವಂ ತಾಡಯಸಿ ಸ ಏವಾಹಂ; ಕಣ್ಣಕಸ್ಯ ಮುಖೇ ಪದಾಘಾತಕರಣಂ ತವ ಕಷ್ಟಮ್ | 6 ತದಾ ಕಮ್ಪಮಾನೋ ವಿಸ್ಮಯಾಪನ್ನಶ್ಚ ಸೋವದತ್ ಹೇ ಪ್ರಭೋ ಮಯಾ ಕಿಂ ಕರ್ತವ್ಯಂ? ಭವತ ಇಚ್ಛಾ ಕಾ? ತತಃ ಪ್ರಭುರಾಜ್ಞಾಪಯದ್ ಉತ್ಥಾಯ ನಗರಂ ಗಚ್ಛ ತತ್ರ ತ್ವಯಾ ಯತ್ ಕರ್ತವ್ಯಂ ತದ್ ವದಿಷ್ಯತೇ | 7 ತಸ್ಯ ಸಚ್ಛೇನೋ ಲೋಕಾ ಅಪಿ ತಂ ಶಬ್ದಂ ಶ್ರುತವನ್ಯಃ ಕಿನ್ನು ಕಮಪಿ ನ ದೃಷ್ಟ್ವಾ ಸ್ವಭಾಃ ಸನ್ಯಃ ಸ್ಥಿತವನ್ಯಃ | 8 ಅನನ್ತರಂ ಶೌಲೋ ಭೂಮಿತ ಉತ್ಥಾಯ ಚಕ್ಷುಷೀ ಉನ್ಮೀಲ್ಯ ಕಮಪಿ ನ ದೃಷ್ಟವಾನ್ | ತದಾ ಲೋಕಾಸ್ತಸ್ಯ ಹಸ್ತೌ ಧೃತ್ವಾ ದಮ್ಬೇಷ್ಕಗರಮ್ ಆನಯನ್ | 9 ತತಃ ಸ ದಿನತ್ರಯಂ ಯಾವದ್ ಅನ್ಯೋ ಭೂತ್ವಾ ನ ಭುಕ್ತವಾನ್ ಪೀತವಾಂಶ್ಚ | 10 ತದನನ್ತರಂ ಪ್ರಭುಸ್ತದಮ್ಬೇಷ್ಕಗರವಾಸಿನ ಏಕಸ್ಮೈ ಶಿಷ್ಯಾಯ ದರ್ಶನಂ ದತ್ತಾ ಆಹೂತವಾನ್ ಹೇ ಅನನಿಯ | ತತಃ ಸ ಪ್ರತ್ಯವಾದೀತ್, ಹೇ ಪ್ರಭೋ ಪಶ್ಯ ಶ್ಕೋಮಿ | 11 ತದಾ ಪ್ರಭುಸ್ತಮಾಜ್ಞಾಪಯತ್ ತ್ವಮುತ್ಥಾಯ ಸರಲನಾಮಾನಂ ಮಾರ್ಗಂ ಗತ್ವಾ ಯಿಹೂದಾನಿವೇಶನೇ ತಾರ್ಷನಗರೀಯಂ ಶೌಲನಾಮಾನಂ ಜನಂ ಗವೇಷಯನ್ ಪೃಚ್ಛಃ | 12 ಪಶ್ಯ ಸ ಪ್ರಾರ್ಥಯತೇ, ತಥಾ ಅನನಿಯನಾಮಕ ಏಕೋ ಜನಸ್ತಸ್ಯ ಸಮೀಪಮ್ ಆಗತ್ಯ ತಸ್ಯ ಗಾತ್ರೇ ಹಸ್ತಾರ್ಪಣಂ ಕೃತ್ವಾ ದೃಷ್ಟ್ವಿಂ ದದಾತೀತ್ಯಂ ಸ್ವಚ್ಛೇ ದೃಷ್ಟವಾನ್ | 13 ತಸ್ಮಾದ್ ಅನನಿಯಃ ಪ್ರತ್ಯವದತ್ ಹೇ ಪ್ರಭೋ ಯಿರೂಶಾಲಮಿ ಪವಿತ್ರಲೋಕಾನ್ ಪ್ರತಿ ಸೋಽನೇಕಚಿಂಸಾಂ ಕೃತವಾನ್; 14 ಅತ್ರ ಸ್ಥಾನೇ ಚ ಯೇ ಲೋಕಾಸ್ತವ ನಾಮ್ನಿ ಪ್ರಾರ್ಥಯನ್ ತಾನಪಿ ಬದ್ಧುಂ ಸ ಪ್ರಧಾನಯಾಜಚೇಭ್ಯಃ ಶಕ್ತಿಂ ಪ್ರಾಪ್ತವಾನ್, ಇಮಾಂ ಕಥಾಮ್ ಅಹಮ್ ಅನೇಕೇಷಾಂ ಮುಖೇಭ್ಯಃ ಶ್ರುತವಾನ್ | 15 ಕಿನ್ನು ಪ್ರಭುರಕಥಯತ್, ಯಾಹಿ ಭಿನ್ನದೇಶೀಯಲೋಕಾನಾಂ ಭೂಪತೀನಾಮ್ ಇಸ್ರಾಯೀಲ್ಯೋಕಾನಾನ್ಯು ನಿಕಟೇ ಮಮ ನಾಮ ಪ್ರಚಾರಯಿತುಂ ಸ ಜನೋ ಮಮ ಮನೋನೀತಪಾತ್ರಮಾಸ್ತೇ | 16 ಮಮ ನಾಮನಿಮಿತ್ತಳ್ಳು ತೇನ ಕಿಯಾನ್ ಮಹಾನ್ ಕ್ಲೇಶೋ ಭೋಕ್ತವ್ಯ ಏತತ್ ತಂ ದರ್ಶಯಿಷ್ಯಾಮಿ | 17 ತತೋ ಽನನಿಯೋ ಗತ್ವಾ ಗೃಹಂ ಪ್ರವಿಶ್ಯ ತಸ್ಯ ಗಾತ್ರೇ ಹಸ್ತಾರ್ಪಣಂ ಕೃತ್ವಾ ಕಥಿತವಾನ್, ಹೇ ಭ್ರಾತಃ ಶೌಲ ತ್ವಂ ಯಥಾ ದೃಷ್ಟಿಂ ಪ್ರಾಪ್ನೋಷಿ ಪವಿತ್ರೇಣಾತ್ಮನಾ ಪರಿಪೂರ್ಣೋ ಭವಸಿ ಚ, ತದರ್ಥಂ ತವಾಗಮನಕಾಲೇ ಯಃ ಪ್ರಭುಯೀಶುಸ್ತುಭ್ಯಂ ದರ್ಶನಮ್ ಅದದಾತ್ ಸ ಮಾಂ ಪ್ರೇಷಿತವಾನ್ | 18 ಇತ್ಯುಕ್ತಮಾತ್ರೇ ತಸ್ಯ ಚಕ್ಷುರ್ಭಾಗಮ್ ಮೀನಶಲ್ವವದ್ ವಸ್ತುನಿ ನಿರ್ಗತೇ ತತ್ಕಣಾತ್ ಸ ಪ್ರಸನ್ನಚಕ್ಷು ಭೂಗತ್ವಾ ಪ್ರೋತ್ಥಾಯ ಮಜ್ಜಿತೋಽಭವತ್ ಭುಕ್ತ್ವಾ ಪೀತ್ವಾ ಸಬಲೋಭವಚ್ಛ | 19 ತತಃ ಪರಂ ಶೌಲಃ ಶಿಷ್ಯೋಃ ಸಹ ಕತಿಪಯದಿವಸಾನ್ ತಸ್ಮಿನ್ ದಮ್ಬೇಷ್ಕನಗರೇ ಸ್ಥಿತ್ವಾವಿಲಮ್ಬಂ 20 ಸರ್ವಭಜನಭವನಾನಿ ಗತ್ವಾ ಯೀಶುರೀಶ್ವರಸ್ಯ ಪ್ರತ್ಯ ಇಮಾಂ ಕಥಾಂ ಪ್ರಾಚಾರಯತ್ | 21 ತಸ್ಮಾತ್ ಸರ್ವೇ ಶೋತಾರಶ್ರುತತ್ಯಕ್ತ ಕಥಿತವನ್ನೋ ಯೋ ಯಿರೂಶಾಲಮ್ಗರ ಏತನ್ನಾಮ್ನಾ ಪ್ರಾರ್ಥಯಿತ್ಯಲೋಕಾನ್ ವಿನಾಶಿತವಾನ್ ಏವಮ್ ಏತಾದೃಶಲೋಕಾನ್ ಬದ್ಧ್ವಾ ಪ್ರಧಾನಯಾಜಕನಿಕಟಂ ನಯತೀತ್ಯಾಶಯಾ ಏತತ್ಪ್ಲಾನಮಪ್ಯಾಗಚ್ಛತ್ ಸಏವ ಕಿಮಯಂ ನ ಭವತಿ? 22 ಕಿನ್ನು ಶೌಲಃ

ಕ್ರಮಶ ಉತ್ಸಾಹವಾನ್ ಭೂತ್ವಾ ಯೀಶುರೀಶ್ವರೇಣಾಭಿಷಿಕ್ತೋ ಜನ ಏತಸ್ಮಿನ್ ಪ್ರಮಾಣಂ ದತ್ತಾ ದಮ್ಬೇಷ್ಕ-ನಿವಾಸಿಯಿಹೂದೀಯಲೋಕಾನ್ ನಿರುತ್ತರಾನ್ ಅಕರೋತ್ | 23 ಇತ್ಯಂ ಬಹುತಿಥೇ ಕಾಲೇ ಗತೇ ಯಿಹೂದೀಯಲೋಕಾಸ್ತಂ ಹನ್ತುಂ ಮನ್ತ್ರಯಾಮಾಸುಃ | 24 ಕಿನ್ನು ಶೌಲಸ್ಯೇಷಾಮೇತಸ್ಯ ಮನ್ತ್ರಣಾಯಾ ವಾತ್ಸಾರ್ಯಂ ಪ್ರಾಪ್ತವಾನ್ | ತೇ ತಂ ಹನ್ತುಂ ತು ದಿವಾನಿಶಂ ಗುಪ್ತಾಃ ಸನ್ನೋ ನಗರಸ್ಯ ದ್ವಾರೇಽತಿಷ್ಯನ್; 25 ತಸ್ಮಾತ್ ಶಿಷ್ಯಾಸ್ತಂ ನೀತ್ವಾ ರಾತ್ರೌ ಪಿಟಿಕೇ ನಿಧಾಯ ಪ್ರಾಚೀರೇಣಾವಾರೋಹಯನ್ | 26 ತತಃ ಪರಂ ಶೌಲೋ ಯಿರೂಶಾಲಮಂ ಗತ್ವಾ ಶಿಷ್ಯಗಣೇನ ಸಾರ್ಧಂ ಸ್ಥಾತುಮ್ ಏಹತ್, ಕಿನ್ನು ಸರ್ವೇ ತಸ್ಮಾದಬಿಭಯುಃ ಸ ಶಿಷ್ಯ ಇತಿ ಚ ನ ಪ್ರತ್ಯಯನ್ | 27 ಏತಸ್ಮಾದ್ ಬರ್ಣಬ್ಯಾಸ್ತಂ ಗೃಹೀತ್ವಾ ಪ್ರೇರಿತಾನಾಂ ಸಮೀಪಮಾನೀಯ ಮಾರ್ಗಮದ್ಯೇ ಪ್ರಭುಃ ಕಥಂ ತಸ್ಮೈ ದರ್ಶನಂ ದತ್ತವಾನ್ ಯಾಃ ಕಥಾಶ್ಚ ಕಥಿತವಾನ್ ಸ ಚ ಯಥಾಕ್ಷೋಭಃ ಸನ್ ದಮ್ಬೇಷ್ಕಗರೇ ಯೀಶೋ ನಾರಮ ಪ್ರಾಚಾರಯತ್ ಏತಾನ್ ಸರ್ವವ್ಯತ್ನಾನ್ಯಾನ್ ತಾನ್ ಜ್ಞಾಪಿತವಾನ್ | 28 ತತಃ ಶೌಲಸ್ಯಃ ಸಹ ಯಿರೂಶಾಲಮಿ ಕಾಲಂ ಯಾಪಯನ್ ನಿರ್ಭಯಂ ಪ್ರಭೋ ಯೀಶೋ ನಾರಮ ಪ್ರಾಚಾರಯತ್ | 29 ತಸ್ಮಾದ್ ಅನ್ಯದೇಶೀಯಲೋಕೈಃ ಸಾರ್ಧಂ ವಿವಾದಸ್ಯೋಪಸ್ಥಿತತ್ವಾತ್ ತೇ ತಂ ಹನ್ತುಮ್ ಅಚೇಷ್ಟನ್ | 30 ಕಿನ್ನು ಭ್ರಾತೃಗಣಸ್ತಜ್ಞಾತ್ವಾ ತಂ ಕೈಸರಿಯಾನಗರಂ ನೀತ್ವಾ ತಾರ್ಷನಗರಂ ಪ್ರೇಷಿತವಾನ್ | 31 ಇತ್ಯಂ ಸತಿ ಯಿಹೂದಿಯಾಗಾಲೀಲ್ಯೋಮಿರೋಣದೇಶೀಯಾಃ ಸರ್ವಾ ಮಣ್ಣಲ್ಯೋ ವಿಶ್ರಾಮಂ ಪ್ರಾಪ್ತಾಸ್ತತ್ರಾಸ್ತಾಂ ನಿಷ್ಕಾಭವತ್ ಪ್ರಭೋ ಭಿಯಾ ಪವಿತ್ರಸ್ವಾತ್ಮನಃ ಸಾನ್ವನಯಾ ಚ ಕಾಲಂ ಕ್ಷೇಪಯಿತ್ವಾ ಬಹುಸಂಖ್ಯಾ ಅಭವನ್ | 32 ತತಃ ಪರಂ ಪಿತರಃ ಸ್ಯಾನೇ ಸ್ಯಾನೇ ಭ್ರಮಿತ್ವಾ ಶೇಷೇ ಲೋದ್ಧಗರನಿವಾಸಿಪವಿತ್ರಲೋಕಾನಾಂ ಸಮೀಪೇ ಸ್ಥಿತವಾನ್ | 33 ತದಾ ತತ್ರ ಪಕ್ಷಾಘಾತವ್ಯಾಧಿನಾಷ್ಟೌ ವತ್ಸರಾನ್ ಶಯ್ಯಾಗತಮ್ ಏನೇಯನಾಮಾನಂ ಮನುಷ್ಯಂ ಸಾಕ್ಷತ್ ಪ್ರಾಪ್ಯ ತಮವದತ್, 34 ಹೇ ಏನೇಯ ಯೀಶುಶಿಷ್ಯಸ್ತಾನ್ವಂ ಸ್ಯಸ್ಯಮ್ ಆಕಾಷೀತ್, ತ್ವಮುತ್ಥಾಯ ಸ್ವಶಯ್ಯಾಂ ನಿಶಿಪ, ಇತ್ಯುಕ್ತಮಾತ್ರೇ ಸ ಉದಿಷಿತ್ | 35 ಏತಾದೃಶಂ ದೃಷ್ಟ್ವಾ ಲೋದ್ಯಾರೋಣನಿವಾಸಿನೋ ಲೋಕಾಃ ಪ್ರಭುಂ ಪ್ರತಿ ಪರಾವತ್ಸಗ್ | 36 ಅಪರಳ್ಳು ಭಿಕ್ಷಾದಾನಾದಿಷು ನಾನಕ್ರಿಯಾಸು ನಿತ್ಯಂ ಪ್ರವೃತ್ತಾ ಯಾ ಯಾಪೋನಗರನಿವಾಸಿನೀ ಓಬಿಧಾನಾಮಾ ಶಿಷ್ಯಾ ಯಾಂ ದರ್ಶ್ಯಾಂ ಅರ್ಥಾದ್ ಹರಿಣೀಮಯುಕ್ತ್ವಾ ಆಹ್ವಯನ್ ಸಾ ನಾರೀ 37 ತಸ್ಮಿನ್ ಸಮಯೇ ರುಗ್ನಾ ಸತೀ ಪ್ರಾಣಾನ್ ಅತ್ಯಜತ್, ತತೋ ಲೋಕಾಸ್ತಾಂ ಪ್ರಕ್ಷಾಲೋಪರಿಸ್ಪರ್ಶಕೋಷೈಶ್ಚ ಶಾಯಯಿತ್ವಾಸ್ತಾಯನ್ | 38 ಲೋದ್ಧಗರಂ ಯಾಪೋನಗರಸ್ಯ ಸಮೀಪಸ್ತಂ ತಸ್ಮಾತ್ತತ್ರ ಪಿತರ ಆಸ್ರೇ, ಇತಿ ವಾತ್ಸಾರ್ಯಂ ಶ್ರುತ್ವಾ ತೂರ್ಣಂ ತಸ್ಯಾಗಮನಾರ್ಥಂ ತಸ್ಮಿನ್ ವಿನಯಮುಕ್ತ್ವಾ ಶಿಷ್ಯಗಣೋ ದ್ವೌ ಮನುಶೌ ಪ್ರೇಷಿತವಾನ್ | 39 ತಸ್ಮಾತ್ ಪಿತರ ಉತ್ಥಾಯ ತಾಭ್ಯಾಂ ಸಾರ್ಧಮ್ ಆಗಚ್ಛತ್, ತತ್ರ ತಸ್ಮಿನ್ ಉಪಸ್ಥಿತ ಉಪರಿಸ್ಪರ್ಶಕೋಷ್ಯಂ ಸಮಾನೀತೇ ಚ ವಿಧವಾಃ ಸ್ವಾಭಿಃ ಸಹ ಸ್ಥಿತಿಕಾಲೇ ದರ್ಶಯಾ ಕೃತಾನಿ ಯಾನ್ಯುತ್ತರೀಯಾಣಿ ಪರಿಧೇಯಾನಿ ಚ ತಾನಿ ಸರ್ವಾಣಿ ತಂ ದರ್ಶಯಿತ್ವಾ ರುದತ್ಯಶ್ಚತಸ್ಯಮು ದಿಕ್ಷತಿಷ್ಯನ್ | 40 ಕಿನ್ನು ಪಿತರಸ್ತಾಃ ಸರ್ವಾಃ ಬಹಿಃ ಕೃತ್ವಾ ಜಾನುನೀ ಪಾತಯಿತ್ವಾ ಪ್ರಾರ್ಥಿತವಾನ್; ಪಶ್ಚಾತ್ ಶವಂ ಪ್ರತಿ ದೃಷ್ಟಿಂ ಕೃತ್ವಾ ಕಥಿತವಾನ್, ಹೇ ಓಬೀಧೇ ತ್ವಮುಕ್ತಿಷ್ಯ ಇತಿ ವಾಕ್ಯ ಉಕ್ತೇ ಸಾಸ್ರೀ ಚಕ್ಷುಷೀ

ಪ್ರೋನ್ವೀಲ್ಯ ಪಿತರಮ್ ಅವಲೋಕ್ಯೋತ್ಪಾದೋಪಾವಿಶತ್ | 41 ತತಃ ಪಿತರಸ್ತಸ್ಯಾ ಕರೌ ಧೃತ್ವಾ ಉತ್ಪೋಲ್ಯ ಪವಿತ್ರಲೋಕಾನ್ ವಿಧವಾಶ್ಚಾಹೂಯ ತೇಷಾಂ ನಿಕಟೇ ಸಜೀವಾಂ ತಾಂ ಸಮಾರ್ಪಯತ್ | 42 ಏಷಾ ಕಥಾ ಸಮಸ್ತಯಾಫೋನಗರಂ ವ್ಯಾಪ್ತಾ ತಸ್ಮಾತ್ ಅನೇಕೇ ಲೋಕಾಃ ಪ್ರಭೌ ವೃಶ್ಚಸನ್ | 43 ಅಪರಶ್ಚ ಪಿತರಸ್ತದ್ಯಾಫೋನಗರೀಯಸ್ಯ ಕಸ್ಯಚಿತ್ ಶಿವೋನ್ನಾಮ್ನಶ್ಚರ್ಮ್ಯಕಾರಸ್ಯ ಗೃಹೇ ಬಹುದಿನಾನಿ ನೃವಸತ್ |

10 ಕೈಸರಿಯಾನಗರ ಇತಾಲಿಯಾಖ್ಯಸೈನ್ಯಾನ್ವಗೃತಃ

ಕರ್ಣೀಲಿಯನಾಮಾ ಸೇನಾಪತಿರಾಸೀತ್ | 2 ಸ ಸಪರಿವಾರೋ ಭಕ್ತ ಈಶ್ವರಪರಾಯಣಶ್ಚಾಸೀತ್; ಲೋಕೇಭ್ಯೋ ಬಹುನಿ ದಾನಾದೀನಿ ದತ್ತಾ ನಿರನ್ವರಮ್ ಈಶ್ವರೇ ಪ್ರಾರ್ಥಯಾಚ್ಛತೇ | 3 ಏಕದಾ ತ್ಮತೀಯಪ್ರಹರವೇಲಾಯಾಂ ಸ ದೃಷ್ಟವಾನ್ ಈಶ್ವರಸ್ಯೈಕೋ ದೂತಃ ಸಪ್ರಕಾಶಂ ತತ್ಸಮೀಪಮ್ ಅಗತ್ಯ ಕಥಿತವಾನ್, ಹೇ ಕರ್ಣೀಲಿಯ | 4 ಕಿನ್ನು ಸ ತಂ ದೃಷ್ಟ್ವಾ ಭೀತೋಽಕಥಯತ್, ಹೇ ಪ್ರಭೋ ಕಿಂ? ತದಾ ತಮವದತ್ ತವ ಪ್ರಾರ್ಥನಾ ದಾನಾದಿ ಚ ಸಾಕ್ಷಿಸ್ವರೂಪಂ ಭೂತೈಶ್ಚರಸ್ಯ ಗೋಚರಮಭವತ್ | 5 ಇದಾನೀಂ ಯಾಫೋನಗರಂ ಪ್ರತಿ ಲೋಕಾನ್ ಪ್ರೇಷ್ಯ ಸಮುದ್ರತೀರೇ ಶಿವೋನ್ನಾಮ್ನಶ್ಚರ್ಮ್ಯಕಾರಸ್ಯ ಗೃಹೇ ಪ್ರವಾಸಕಾರೀ ಪಿತರನಾಮ್ನಾ ವಿಖ್ಯಾತೋ ಯಃ ಶಿವೋನ್ ತಮ್ ಆಹ್ವಾಯಯ; 6 ತಸ್ಮಾತ್ ತ್ವಯಾ ಯದ್ಯತ್ ಕರ್ತೃವ್ಯಂ ತತ್ತತ್ ಸ ವದಿಷ್ಯತಿ | 7 ಇತ್ಯಪದಿಶ್ಯ ದೂತೇ ಪ್ರಸಿತೇ ಸತಿ ಕರ್ಣೀಲಿಯಃ ಸ್ವಗೃಹಸ್ಥಾನಾಂ ದಾಸಾನಾಂ ದ್ವೌ ಜನೌ ನಿತ್ಯಂ ಸ್ತಸಜ್ಜಿನಾಂ ಸೈನ್ಯಾನಾಮ್ ಏಕಾಂ ಭಕ್ತಸೇನಾಇಚ್ಛಾಹೂಯ 8 ಸಕಲಮೇತಂ ವೃತ್ತಾನ್ತಂ ವಿಜ್ಞಾಪ್ಯ ಯಾಫೋನಗರಂ ತಾನ್ ಪ್ರಾಹಿಹೋತ್ | 9 ಪರಸ್ಮಿನ್ ದಿನೇ ತೇ ಯಾತ್ರಾಂ ಕೃತ್ವಾ ಯದಾ ನಗರಸ್ಯ ಸಮೀಪ ಉಪಾತಿಷ್ಠನ್, ತದಾ ಪಿತರೋ ದ್ವಿತೀಯಪ್ರಹರವೇಲಾಯಾಂ ಪ್ರಾರ್ಥಯಿತುಂ ಗೃಹಪೃಷ್ಠಮ್ ಆರೋಹತ್ | 10 ಏತಸ್ಮಿನ್ ಸಮಯೇ ಕ್ಷುಧಾರ್ತಃ ಸನ್ ಕಿಚ್ಛಿದ್ ಭೋಕ್ತುಮ್ ಐಚ್ಛತ್ ಕಿನ್ನು ತೇಷಾಮ್ ಅನ್ನಾಸಾದನಸಮಯೇ ಸ ಮೂರ್ಚಿತಃ ಸನ್ನಪತತ್ | 11 ತತೋ ಮೇಘದ್ವಾರಂ ಮುಕ್ತಂ ಚತುರ್ಭಿಃ ಕೋಣೈ ಲಘ್ವಿತಂ ಬೃಹದ್ವಸ್ತ್ರಮಿವ ಕಿಚ್ಛನ್ ಭಾಜನಮ್ ಆಕಾಶಾತ್ ಪೃಥಿವೀಮ್ ಅವಾರೋಹತೀತಿ ದೃಷ್ಟವಾನ್ | 12 ತನ್ಮಧ್ಯೇ ನಾನಪ್ರಕಾರಾ ಗ್ರಾಮ್ಯವನ್ಯಪಶವಃ ಖೇಚರೋರೋಗಾಮಿಪ್ರಭೃತಯೋ ಜನ್ಯವಶ್ಚಾಸನ್ | 13 ಅನನ್ವರಂ ಹೇ ಪಿತರ ಉತ್ಪಾಯ ಹತ್ವಾ ಭುಂಕ್ಷ್ವ ತಮ್ಪ್ರತೀಯಂ ಗಗಣೀಯಾ ವಾಣೀ ಜಾತಾ | 14 ತದಾ ಪಿತರಃ ಪ್ರತ್ಯವದತ್, ಹೇ ಪ್ರಭೋ ಈದೃಶಂ ಮಾ ಭವತು, ಅಹಮ್ ಏತತ್ ಕಾಲಂ ಯಾವತ್ ನಿಷಿದ್ಧಮ್ ಅಶುಚಿ ವಾ ದ್ರವ್ಯಂ ಕಿಚ್ಛಿದಪಿ ನ ಭುಕ್ತವಾನ್ | 15 ತತಃ ಪುನರಪಿ ತಾದೃಶೀ ಏಹಯಸೀಯಾ ವಾಣೀ ಜಾತಾ ಯದ್ ಈಶ್ವರಃ ಶುಚಿ ಕೃತವಾನ್ ತತ್ ತ್ವಂ ನಿಷಿದ್ಧಂ ನ ಜಾನೀಹಿ | 16 ಇತ್ಯಂ ತ್ರಿಃ ಸತಿ ತತ್ ಪಾತ್ರಂ ಪುನರಾಕೃಷ್ಟಂ ಆಕಾಶಮ್ ಅಗಚ್ಛತ್ | 17 ತತಃ ಪರಂ ಯದ್ ದರ್ಶನಂ ಪ್ರಾಪ್ತವಾನ್ ತಸ್ಯ ಕೋ ಭಾವ ಇತ್ಯತ್ರ ಪಿತರೋ ಮನಸಾ ಸನ್ನೇಗ್ನಿ, ಏತಸ್ಮಿನ್ ಸಮಯೇ ಕರ್ಣೀಲಿಯಸ್ಯ ತೇ ಪ್ರೇಷಿತಾ ಮನುಷ್ಯಾ ದ್ವಾರಸ್ಯ ಸನ್ನಿಧಾವುಪಸ್ಥಾಯ, 18 ಶಿವೋನೋ ಗೃಹಮನ್ನಿಚ್ಛನ್ತಃ ಸಮ್ಪೃಛಾಹೂಯ ಕಥಿತವನ್ತಃ ಪಿತರನಾಮ್ನಾ ವಿಖ್ಯಾತೋ ಯಃ ಶಿವೋನ್ ಸ ಕಿಮತ್ರ ಪ್ರವಸತಿ? 19 ಯದಾ ಪಿತರಸ್ತದ್ವರ್ಷನಸ್ಯ ಭಾವಂ ಮನಸಾನ್ದೋಲಯತಿ ತದಾತ್ಮಾ ತಮವದತ್, ಪಶ್ಯ ತ್ರಯೋ

ಜನಾಸ್ವಾಂ ಮೃಗಯನ್ತೇ | 20 ತ್ವಮ್ ಉತ್ಪಾಯಾವರುಹ್ಯ ನಿಃಸನ್ನೇಹಂ ತೈಃ ಸಹ ಗಚ್ಛ ಮಯೈವ ತೇ ಪ್ರೇಷಿತಾಃ | 21 ತಸ್ಮಾತ್ ಪಿತರೋಽವರುಹ್ಯ ಕರ್ಣೀಲಿಯಪ್ರೇರಿತಲೋಕಾನಾಂ ನಿಕಟಮಾಗತ್ಯ ಕಥಿತವಾನ್ ಪಶ್ಯತ ಯೂಯಂ ಯಂ ಮೃಗಯಧ್ವೇ ಸ ಜನೋಹಂ, ಯೂಯಂ ಕಿನ್ನಿಮಿತ್ರಮ್ ಆಗತಾಃ? 22 ತತಸ್ತೇ ಪ್ರತ್ಯವದನ್ ಕರ್ಣೀಲಿಯನಾಮಾ ಶುದ್ಧಸತ್ತ್ವ ಈಶ್ವರಪರಾಯಣೋ ಯಿಹೂದೀಯದೇಶಸ್ಥಾನಾಂ ಸರ್ವೇಷಾಂ ಸನ್ನಿಧೌ ಸುಖ್ಯಾತ್ಮಾಪನ್ನ ಏಕಃ ಸೇನಾಪತಿ ನಿಜಗೃಹಂ ತ್ವಾಮಾಹೂಯ ನೇತುಂ ತ್ವತ್ತಃ ಕಥಾ ಶ್ರೋತುಚ್ಛ ಪವಿತ್ರದೂತೇನ ಸಮಾದಿಷ್ಟಃ | 23 ತದಾ ಪಿತರಸ್ತಾನಭ್ಯನ್ವರಂ ನಿತ್ವಾ ತೇಷಾಮಾತಿಥ್ಯಂ ಕೃತವಾನ್, ಪರೇಽಹನಿ ತೈಃ ಸಾರ್ಧಂ ಯಾತ್ರಾಮಕರೋತ್, ಯಾಫೋನಿವಾಸಿನಾಂ ಭ್ರಾತೃಣಾಂ ಕಿಯನ್ದೋ ಜನಾಶ್ಚ ತೇನ ಸಹ ಗತಾಃ | 24 ಪರಸ್ಮಿನ್ ದಿವಸೇ ಕೈಸರಿಯಾನಗರಮಧ್ಯಪ್ರವೇಶಸಮಯೇ ಕರ್ಣೀಲಿಯೋ ಜ್ಞಾತಿಬನ್ದೂನ್ ಆಹೂಯಾನೀಯ ತಾನ್ ಅಪೇಕ್ಷ್ಯ ಸ್ಥಿತಃ | 25 ಪಿತರೇ ಗೃಹ ಉಪಸ್ಥಿತೇ ಕರ್ಣೀಲಿಯಸ್ತಂ ಸಾಕ್ಷಾತ್ಪೃತ್ಯ ಚರಣಯೋಃ ಪತಿತ್ವಾ ಪ್ರಾಣಮತ್ | 26 ಪಿತರಸ್ತಮುತ್ಪಾಪ್ಯ ಕಥಿತವಾನ್, ಉತ್ತಿಷ್ಠಾಹಮಪಿ ಮಾನುಷಃ | 27 ತದಾ ಕರ್ಣೀಲಿಯೇನ ಸಾಕಮ್ ಅಲಪನ್ ಗೃಹಂ ಪ್ರಾವಿಶತ್ ತನ್ಮಧ್ಯೇ ಚ ಬಹುಲೋಕಾನಾಂ ಸಮಾಗಮಂ ದೃಷ್ಟ್ವಾ ತಾನ್ ಅವದತ್, 28 ಅನ್ಯಜಾತೀಯಲೋಕೈಃ ಮಹಾಲಪನಂ ವಾ ತೇಷಾಂ ಗೃಹಮಧ್ಯೇ ಪ್ರವೇಶನಂ ಯಿಹೂದೀಯಾನಾಂ ನಿಷಿದ್ಧಮ್ ಅಸ್ತೀತಿ ಯೂಯಮ್ ಅವಗಚ್ಛಥ; ಕಿನ್ನು ಕಮಪಿ ಮಾನುಷಮ್ ಅವ್ಯವಹಾರ್ಯಮ್ ಅಶುಚಿಂ ವಾ ಜ್ಞಾತುಂ ಮಮ ನೋಚಿತಮ್ ಇತಿ ಪರಮೇಶ್ವರೋ ಮಾಂ ಜ್ಞಾಪಿತವಾನ್ | 29 ಇತಿ ಹೇತೋರಾಹ್ವಾನಶ್ರವಣಮಾತ್ರಾತ್ ಕಾಚ್ಛನಾಪತಿಮ್ ಅಕೃತ್ವಾ ಯುಷ್ಮಾಕಂ ಸಮೀಪಮ್ ಅಗತೋಸ್ತಿ; ಪೃಚ್ಛಾಮಿ ಯೂಯಂ ಕಿನ್ನಿಮಿತ್ರಂ ಮಾಮ್ ಆಹೂಯತ? 30 ತದಾ ಕರ್ಣೀಲಿಯಃ ಕಥಿತವಾನ್, ಅದ್ಯ ಚತ್ವಾರಿ ದಿನಾನಿ ಜಾತಾನಿ ಏತಾವದ್ಯೇಲಾಂ ಯಾವದ್ ಅಹಮ್ ಅನಾಹಾರ ಆಸನ್ ತತಸ್ತತೀಯಪ್ರಹರೇ ಸತಿ ಗೃಹೇ ಪ್ರಾರ್ಥನಸಮಯೇ ತೇಜೋಮಯವಸ್ತ್ರಭೃದ್ ಏಕೋ ಜನೋ ಮಮ ಸಮಕ್ಷಂ ತಿಷ್ಠನ್ ಏತಾಂ ಕಥಾಮ್ ಅಕಥಯತ್, 31 ಹೇ ಕರ್ಣೀಲಿಯ ತ್ವದೀಯಾ ಪ್ರಾರ್ಥನಾ ಈಶ್ವರಸ್ಯ ಕರ್ಣಗೋಚರೀಭೂತಾ ತವ ದಾನಾದಿ ಚ ಸಾಕ್ಷಿಸ್ವರೂಪಂ ಭೂತ್ವಾ ತಸ್ಯ ದೃಷ್ಟಿಗೋಚರಮಭವತ್ | 32 ಅತೋ ಯಾಫೋನಗರಂ ಪ್ರತಿ ಲೋಕಾನ್ ಪ್ರಸಿತ್ಯ ತತ್ರ ಸಮುದ್ರತೀರೇ ಶಿವೋನ್ನಾಮ್ನಃ ಕಸ್ಯಚಿಚ್ಛರ್ಮ್ಯಕಾರಸ್ಯ ಗೃಹೇ ಪ್ರವಾಸಕಾರೀ ಪಿತರನಾಮ್ನಾ ವಿಖ್ಯಾತೋ ಯಃ ಶಿವೋನ್ ತಮಾಹೂಯಯ; ತತಃ ಸ ಅಗತ್ಯ ತ್ವಾಮ್ ಉಪದೇಕ್ಷ್ಯತಿ | 33 ಇತಿ ಕಾರಣಾತ್ ತಕ್ಷಣಾತ್ ತವ ನಿಕಟೇ ಲೋಕಾನ್ ಪ್ರೇಷಿತವಾನ್, ತ್ವಮಾಗತವಾನ್ ಇತಿ ಭದ್ರಂ ಕೃತವಾನ್ | ಈಶ್ವರೋ ಯಾನ್ಯಾಖ್ಯಾನಾನಿ ಕಥಯಿತುಮ್ ಆದಿಶತ್ ತಾನಿ ಶ್ರೋತುಂ ವಯಂ ಸರ್ವೇ ಸಾಮ್ಪ್ರತಮ್ ಈಶ್ವರಸ್ಯ ಸಾಕ್ಷಾದ್ ಉಪಸ್ಥಿತಾಃ ಸ್ತಃ | 34 ತದಾ ಪಿತರ ಇಮಾಂ ಕಥಾಂ ಕಥಯಿತುಮ್ ಆರಬ್ಧವಾನ್, ಈಶ್ವರೋ ಮನುಷ್ಯಾಣಾಮ್ ಅಪಕ್ಷಪಾತಿ ಸನ್ 35 ಯಸ್ಯ ಕಸ್ಯಚಿದ್ ದೇಶಸ್ಯ ಯೋ ಲೋಕಾಸ್ತಾದ್ಧೀತ್ವಾ ಸತ್ಕರ್ಮ್ಯ ಕರೋತಿ ಸ ತಸ್ಯ ಗ್ರಾಹ್ಯೋ ಭವತಿ, ಏತಸ್ಯ ನಿಶ್ಚಯಮ್ ಉಪಲಬ್ಧವಾನಹಮ್ | 36 ಸರ್ವೇಷಾಂ ಪ್ರಭು ಯೋ ಯೇಶುಖೀಷ್ಠಸೈನ ಈಶ್ವರ ಇಸ್ರಾಯೇಲ್ಯಂತಾನಾಂ ನಿಕಟೇ ಸುಸಂವಾದಂ

ಪ್ರೇಷ್ಯ ಸಮ್ಮೇಲನಸ್ಯ ಯಂ ಸಂವಾದಂ ಪ್ರಾಚಾರಯತ್ ತಂ ಸಂವಾದಂ ಯೂಯಂ ಶ್ರುತವನ್ತಃ | 37 ಯತೋ ಯೋಹನಾ ಮಜ್ಜನೇ ಪ್ರಚಾರಿತೇ ಸತಿ ಸ ಗಾಲೀದೇಶವಾರಭ್ಯ ಸಮಸ್ತಯಿಹುದೀಯದೇಶಂ ವ್ಯಾಪ್ನೋತ್; 38 ಫಲತ ಈಶ್ವರೇಣ ಪವಿತ್ರೇಣಾತ್ಮನಾ ಶಕ್ತ್ಯಾ ಚಾಭಿಷಿಕ್ತೋ ನಾಸರತೀಯಯೀಶುಃ ಸ್ಥಾನೇ ಸ್ಥಾನೇ ಭ್ರಮನ್ ಸುಕ್ರಿಯಾಂ ಕುರ್ವನ್ ಶೈತಾನಾ ಕ್ಷಿಣ್ಣಾನ್ ಸರ್ವಲೋಕಾನ್ ಸ್ವಸ್ಥಾನ್ ಅಕರೋತ್, ಯತ ಈಶ್ವರಸ್ತಸ್ಯ ಸಹಾಯ ಆಸೀತ್; 39 ವಯುಷ್ಯ ಯಿಹುದೀಯದೇಶೇ ಯಿರೂಶಾಲಮ್ಮಗರೇ ಚ ತೇನ ಕೃತಾನಾಂ ಸರ್ವೇಷಾಂ ಕರ್ಮಣಾಂ ಸಾಕ್ಷಿಣೋ ಭವಾಮಃ | ಲೋಕಾಸ್ತಂ ಕುಶ್ರೇ ವಿದ್ವಾನ್ ಹತವನ್ತಃ, 40 ಕಿನ್ತು ತ್ಯತೀಯದಿವಸೇ ಈಶ್ವರಸ್ತುಮತ್ಯಾಪ್ಯ ಸಪ್ರಕಾಶಮ್ ಅದರ್ಶಯತ್ | 41 ಸರ್ವಲೋಕಾನಾಂ ನಿಕಟಿ ಇತಿ ನ ಹಿ, ಕಿನ್ತು ತಸ್ಮಿನ್ ಶ್ವಾನಾದುತ್ಥಿತೇ ಸತಿ ತೇನ ಸಾರ್ಧಂ ಭೋಜನಂ ಪಾನಂ ಚ ಕೃತವನ್ತ ಏತಾದೃಶಾ ಈಶ್ವರಸ್ಯ ಮನೋನೀತಾಃ ಸಾಕ್ಷಿಣೋ ಯೇ ವಯಮ್ ಅಸ್ಮಾಕಂ ನಿಕಟೇ ತಮದರ್ಶಯತ್ | 42 ಜೀವಿತಮ್ಯತೋಭಯಲೋಕಾನಾಂ ವಿಚಾರಂ ಕರ್ತುಮ್ ಈಶ್ವರೋ ಯಂ ನಿಯುಕ್ತವಾನ್ ಸ ಏವ ಸ ಜನಃ, ಇಮಾಂ ಕಥಾಂ ಪ್ರಚಾರಯಿತುಂ ತಸ್ಮಿನ್ ಪ್ರಮಾಣಂ ದಾತುಂ ಸೋಽಸ್ಮಾನ್ ಆಜ್ಞಾಪಯತ್ | 43 ಯಸ್ತಸ್ಮಿನ್ ವಿಶ್ವಸಿತಿ ಸ ತಸ್ಯ ನಾಮ್ಯಾ ಪಾಪಾನ್ಯುಕ್ತೋ ಭವಿಷ್ಯತಿ ತಸ್ಮಿನ್ ಸರ್ವೇ ಭವಿಷ್ಯದ್ವಾದಿನೋಪಿ ಏತಾದೃಶಂ ಸಾಕ್ಷ್ಯಂ ದದತಿ | 44 ಪಿತರಸ್ಯೈತತ್ಕಥಾಕಥನಕಾಲೇ ಸರ್ವೇಷಾಂ ಶ್ರೋತೃಣಾಮುಪರಿ ಪವಿತ್ರ ಆತ್ಮಾರೋಹತ್ | 45 ತತಃ ಪಿತರೇಣ ಸಾರ್ಧಮ್ ಆಗತಾಸ್ತ ಕ್ಷೇದಿನೋ ವಿಶ್ವಾಸಿನೋ ಲೋಕಾ ಅನ್ಯದೇಶೀಯೇಭ್ಯಃ ಪವಿತ್ರ ಆತ್ಮನಿ ದತ್ತೇ ಸತಿ 46 ತೇ ನಾನಾಜಾತೀಯಭಾಷಾಭಿಃ ಕಥಾಂ ಕಥಯನ್ತ ಈಶ್ವರಂ ಪ್ರಶಂಸನ್ತಿ, ಇತಿ ದೃಷ್ಟ್ವಾ ಶ್ರುತ್ವಾ ಚ ವಿಸ್ಮಯಮ್ ಅಪದ್ಯನ್ತಿ | 47 ತದಾ ಪಿತರಃ ಕಥಿತವಾನ್, ವಯಮಿವ ಯೇ ಪವಿತ್ರಮ್ ಆತ್ಮಾಂ ಪ್ರಾಪ್ನಾಸೇಷಾಂ ಜಲಮಜ್ಜನಂ ಕಿಂ ಕೋಪಿ ನಿಷೇದ್ಯಂ ಶಕ್ನೋತಿ? 48 ತತಃ ಪ್ರಭೋ ನಾಫಮ್ಯಾ ಮಜ್ಜಿತಾ ಭವತೇತಿ ತಾನಾಜ್ಞಾಪಯತ್ | ಅನನ್ತರಂ ತೇ ಸ್ತೈಃ ಸಾರ್ಧಂ ಕತಿಪಯದಿನಾನಿ ಸ್ಥಾತುಂ ಪ್ರಾರ್ಥಯನ್ತಿ |

11 ಇತ್ಯಂ ಭಿನ್ನದೇಶೀಯಲೋಕಾ ಅಪೀಶ್ವರಸ್ಯ ವಾಕ್ಯಮ್ ಅಗೃಹ್ಣನ್ ಇಮಾಂ ವಾರ್ತಾಂ ಯಿಹುದೀಯದೇಶಸ್ಥಪ್ರೇರಿತಾ ಭ್ರಾತೃಗಣಶ್ಚ ಶ್ರುತವನ್ತಃ | 2 ತತಃ ಪಿತರೇ ಯಿರೂಶಾಲಮ್ಮಗರಂ ಗತವತಿ ತ್ವಕ್ಷೇದಿನೋ ಲೋಕಾಸ್ತೇನ ಸಹ ವಿವದಮಾನಾ ಅವದನ್, 3 ತ್ವಮ್ ಅತ್ವಕ್ಷೇದಿಲೋಕಾನಾಂ ಗೃಹಂ ಗತ್ವಾ ತೈಃ ಸಾರ್ಧಂ ಭುಕ್ತವಾನ್ | 4 ತತಃ ಪಿತರ ಆದಿತಃ ಕ್ರಮಶಸ್ತತ್ಯಾರ್ಯಸ್ಯ ಸರ್ವವೃತ್ತಾನ್ಮಮಾಖ್ಯಾತುಮ್ ಆರಭುವಾನ್ | 5 ಯಾಪೋನಗರಂ ಏಕದಾಹಂ ಪ್ರಾರ್ಥಯಮಾನೋ ಮೂರ್ಚ್ಛಿತಃ ಸನ್ ದರ್ಶನೇನ ಚತುರ್ಷು ಕೋಣೇಷು ಲವ್ವನಮಾನಂ ವೃಹದ್ವಸ್ತ್ರಮಿವ ಪಾತ್ರಮೇಕಮ್ ಆಕಾಶದವರುಹ್ಯ ಮನ್ನಿಕಟಮ್ ಆಗಚ್ಛದ್ ಅಪಶ್ಯಮ್ | 6 ಪಶ್ಚಾತ್ ತದ್ ಅನನ್ಯದೃಷ್ಟ್ವಾ ದೃಷ್ಟ್ವಾ ವಿವಿಚ್ಯ ತಸ್ಯ ಮಧ್ಯೇ ನಾನಾಪ್ರಕಾರಾನ್ ಗ್ರಾಮ್ಯವನ್ಯಪಶೂನ್ ಉರೋಗಾಮಿಖೇಚರಾಂಶ್ಚ ದೃಷ್ಟವಾನ್; 7 ಹೇ ಪಿತರ ತ್ವಮುತ್ಪಾಂ ಗತ್ವಾ ಭುಂಕ್ತು ಮಾಂ ಸಮ್ಯೋದ್ಯ ಕಥಯನ್ತಂ ಶಬ್ದಮೇಕಂ ಶ್ರುತವಾಂಶ್ಚ | 8 ತತೋಹಂ ಪ್ರತ್ಯವದಂ, ಹೇ ಪ್ರಭೋ ನೇತ್ಯಂ ಭವತು, ಯತಃ ಕಿಷ್ಕಿನ್ ನಿಸಿದ್ಯಮ್ ಅಶುಚಿ ದ್ರವ್ಯಂ ವಾ ಮಮ ಮುಖಮದ್ಯಂ ಕದಾಪಿ ನ ಪ್ರಾವಿಶತ್ | 9 ಅಪರಮ್ ಈಶ್ವರೋ

ಯತ್ ಶುಚಿ ಕೃತವಾನ್ ತನ್ನಿಷಿದ್ಧಂ ನ ಜಾನೀಹಿ ದ್ವಿ ಮಾರ್ಮ್ಯುದೈಶೀ ವಿಹಾಯಸೀಯಾ ವಾಣೀ ಜಾತಾ | 10 ತ್ರಿರಿತ್ಯಂ ಸತಿ ತತ್ ಸರ್ವ್ವಂ ಪುನರಾಕಾಶಮ್ ಆಕೃಷ್ಣಂ | 11 ಪಶ್ಚಾತ್ ಕೈಸರಿಯಾನಗರಾತ್ ತ್ರಯೋ ಜನಾ ಮನ್ನಿಕಟಂ ಪ್ರೇಷಿತಾ ಯತ್ರ ನಿವೇಶನೇ ಸ್ಥಿತೋಹಂ ತಸ್ಮಿನ್ ಸಮಯೇ ತತ್ರೋಪಾತಿಷ್ಯನ್ | 12 ತದಾ ನಿಃಸನ್ನೇಹಂ ತೈಃ ಸಾರ್ಧಂ ಯಾತುಮ್ ಆತ್ಮಾ ಮಾಮಾದಿಷ್ಟವಾನ್; ತತಃ ಪರಂ ಮಯಾ ಸಹ್ಯತೇಷು ಷಡ್ಭ್ರಾತೃಷು ಗತೇಷು ವಯಂ ತಸ್ಯ ಮನುಜಸ್ಯ ಗೃಹಂ ಪ್ರಾವಿಶಾಮ | 13 ಸೋಸ್ಮಾಕಂ ನಿಕಟೇ ಕಥಾಮೇತಾಮ್ ಅಕಥಯತ್ ಏಕದಾ ದೂತ ಏಕಃ ಪ್ರತ್ಯಕ್ಷೀಭೂಯ ಮಮ ಗೃಹಮಧ್ಯೇ ತಿಷ್ಠನ್ ಮಾಮಿತ್ಯಾಜ್ಞಾಪಿತವಾನ್, ಯಾಪೋನಗರಂ ಪ್ರತಿ ಲೋಕಾನ್ ಪರಿತ್ಯ ಪಿತರನಾಮ್ಯಾ ವಿಖ್ಯಾತಂ ಶಿಮೋನಮ್ ಆಹೂಯಯ; 14 ತತಸ್ತವ ತ್ವದೀಯಪರಿವಾರಾಣಾಂ ಯೇನ ಪರಿತ್ರಾಣಂ ಭವಿಷ್ಯತಿ ತತ್ ಸ ಉಪದೇಕ್ಷ್ಯತಿ | 15 ಅಹಂ ತಾಂ ಕಥಾಮುತ್ಯಾಪ್ಯ ಕಥಿತವಾನ್ ತೇನ ಪ್ರಥಮಮ್ ಅಸ್ಮಾಕಮ್ ಉಪರಿ ಯಥಾ ಪವಿತ್ರ ಆತ್ಮಾವರೂಢವಾನ್ ತಥಾ ತೇಷಾಮಪ್ಯುಪರಿ ಸಮವರೂಢವಾನ್ | 16 ತೇನ ಯೋಹನ್ ಜಲೇ ಮಜ್ಜಿತವಾನ್ ಇತಿ ಸತ್ಯಂ ಕಿನ್ತು ಯೂಯಂ ಪವಿತ್ರ ಆತ್ಮನಿ ಮಜ್ಜಿತಾ ಭವಿಷ್ಯಥ, ಇತಿ ಯದ್ವಾಕ್ಯಂ ಪ್ರಭುರುದಿತವಾನ್ ತತ್ ತದಾ ಮಯಾ ಸ್ತೃತಮ್ | 17 ಅತಃ ಪ್ರಭಾ ಯೀಶುಖ್ರೀಷ್ಟೇ ಪ್ರತ್ಯಯಕಾರಿಣೋ ಯೇ ವಯಮ್ ಅಸ್ಮಭ್ಯಮ್ ಈಶ್ವರೋ ಯದ್ ದತ್ತವಾನ್ ತತ್ ತೇಭ್ಯೋ ಲೋಕೇಭ್ಯೋಪಿ ದತ್ತವಾನ್ ತತಃ ಕೋಹಂ? ಕಿಮಹಮ್ ಈಶ್ವರಂ ವಾರಯಿತುಂ ಶಕ್ನೋಮಿ? 18 ಕಥಾಮೇತಾಂ ಶ್ರುವಾ ತೇ ಕ್ಷಾನ್ಯಾ ಈಶ್ವರಸ್ಯ ಗುಣಾನ್ ಅನುಕೀರ್ತೃ ಕಥಿತವನ್ತಃ, ತರ್ಹಿ ಪರಮಾಯಃಪ್ರಾಪ್ತಿನಿಮಿತ್ತಮ್ ಈಶ್ವರೋನ್ಯದೇಶೀಯಲೋಕೇಭ್ಯೋಪಿ ಮನಃಪರಿವರ್ತನರೂಪಂ ದಾನಮ್ ಅದಾತ್ | 19 ಸ್ತಿಫಾನಂ ಪ್ರತಿ ಉಪದ್ರವೇ ಘಟಿತೇ ಯೇ ವಿಕೀರ್ಣಾ ಅಭವನ್ ತೈ ಫೈನೀಕೀಕಪ್ರಾನ್ತಿಯಖಿಯಾಸು ಭ್ರಮಿತ್ವಾ ಕೇವಲಯಿಹುದೀಯಲೋಕಾನ್ ವಿನಾ ಕಸ್ಯಾಪ್ಯನ್ಯಸ್ಯ ಸಮೀಪ ಈಶ್ವರಸ್ಯ ಕಥಾಂ ನ ಪ್ರಾಚಾರಯನ್ | 20 ಅಪರಂ ತೇಷಾಂ ಕುಪ್ರೀಯಾಃ ಕುರೀನೀಯಾಶ್ಚ ಕಿಯನ್ನೋ ಜನಾ ಅನ್ವಿಯಖಿಯಾನಗರಂ ಗತ್ವಾ ಯೂನಾನೀಯಲೋಕಾನಾಂ ಸಮೀಪೇಪಿ ಪ್ರಭೋಯೀಶೋಃ ಕಥಾಂ ಪ್ರಾಚಾರಯನ್ | 21 ಪ್ರಭೋಃ ಕರಸೇಷಾಂ ಸಹಾಯ ಆಸೀತ್ ತಸ್ಮಾಡ್ ಅನೇಕೇ ಲೋಕಾ ವಿಶ್ವಸ್ಯ ಪ್ರಭುಂ ಪ್ರತಿ ಪರಾವರ್ತನ್ತಿ | 22 ಇತಿ ವಾರ್ತಾಯಾಂ ಯಿರೂಶಾಲಮಸ್ಕಮಣ್ಡಲೀಯಲೋಕಾನಾಂ ಕರ್ಣಗೋಚರೀಭೂತಾಯಾಮ್ ಅನ್ವಿಯಖಿಯಾನಗರಂ ಗನ್ತು ತೇ ಬರ್ಣಬ್ಧಾಂ ಪ್ರೈರಯನ್ | 23 ತತೋ ಬರ್ಣಬ್ಧಾಸ್ತತ್ರ ಉಪಸ್ಥಿತಃ ಸನ್ ಈಶ್ವರಸ್ಯಾನ್ಮಗ್ರಹಸ್ಯ ಫಲಂ ದೃಷ್ಟ್ವಾ ಸಾನನ್ನೋ ಜಾತಃ, 24 ಸ ಸ್ವಯಂ ಸಾಧು ವಿಶ್ವಾಸೇನ ಪವಿತ್ರೇಣಾತ್ಮನಾ ಚ ಪರಿಪೂರ್ಣಃ ಸನ್ ಗನೋನಿಷ್ಠಯಾ ಪ್ರಭಾವಾಸ್ಯಾಂ ಕರ್ತುಂ ಸರ್ವಾಸ್ ಉಪದಿಷ್ಟವಾನ್ ತೇನ ಪ್ರಭೋಃ ಶಿಷ್ಯಾ ಅನೇಕೇ ಬಭೂವುಃ | 25 ಶೇಷೇ ಶೌಲಂ ಮೃಗಯಿತುಂ ಬರ್ಣಬ್ಧಾಸ್ತಾನಗರಂ ಪ್ರಸ್ಥಿತವಾನ್ | ತತ್ರ ತಸ್ಯೋದ್ದೇಶಂ ಪ್ರಾಪ್ಯ ತಮ್ ಅನ್ವಿಯಖಿಯಾನಗರಮ್ ಆನಯತ್; 26 ತತಸ್ತೌ ಮಣ್ಡಲೀಸ್ಥಲೋಕೈಃ ಸಭಾಂ ಕೃತ್ವಾ ಸಂವತ್ಸರಮೇಕಂ ಯಾವದ್ ಬಹುಲೋಕಾನ್ ಉಪಾದಿಶತಾಂ; ತಸ್ಮಿನ್ ಅನ್ವಿಯಖಿಯಾನಗರೇ ಶಿಷ್ಯಾಃ ಪ್ರಥಮಂ ಖ್ರೀಷ್ಟೀಯನಾಮ್ಯಾ ವಿಖ್ಯಾತಾ ಅಭವನ್ | 27 ತತಃ ಪರಂ

ಭವಿಷ್ಯದ್ವಾದಿಗಣೇ ಯಿರೂಶಾಲಮ ಆನ್ವಿಯಖಿಯಾನಗರಮ್ ಅಗತೇ ಸತಿ 28 ಆಗಾಬನಾಮಾ ತೇಷಾಮೇಕ ಉತ್ಪಾಯ ಅತ್ಯನಃ ಶಿಕ್ಷಯಾ ಸರ್ವದೇಶೇ ದುರ್ಭಿಕ್ಷಂ ಭವಿಷ್ಯತೀತಿ ಜ್ಞಾಪಿತವಾನ್; ತತಃ ಕ್ಲೌದಿಯಕ್ಸೆಸರಸ್ವಾದಿಕಾರೇ ಸತಿ ತತ್ ಪ್ರತ್ಯಕ್ಷಮ್ ಅಭವತ್ | 29 ತಸ್ಮಾತ್ ಶಿಷ್ಯಾ ಏಕೈಕಶಃ ಸ್ವಸ್ತಶಕ್ತನುಸಾರತೋ ಯಿಹೂದೀಯದೇಶನಿವಾಸಿನಾಂ ಭ್ರತೃಣಾಂ ದಿನಯಾಪನಾರ್ಥಂ ಧನಂ ಪ್ರೇಷಯಿತುಂ ನಿಶ್ಚಿತ್ಯ 30 ಬರ್ಣಬಾಶಾಲಯೋ ದ್ವಾರಾ ಪ್ರಾಚೀನಲೋಕಾನಾಂ ಸಮೀಪಂ ತತ್ ಪ್ರೇಷಿತವನ್ |

12 ತಸ್ಮಿನ್ ಸಮಯೇ ಹೇರೋದ್ ರಾಜೋ ಮಣ್ಣಲ್ಯಾ ಕಿಯಜ್ಜನೇಭ್ಯೋ ದುಃಖಂ ದಾತುಂ ಪ್ರಾರಭತ್ | 2 ವಿಶೇಷತೋ ಯೋಹನಃ ಸೋದರಂ ಯಾಕೂಬಂ ಕರವಾಲಾಘಾತೇನ್ ಹತವಾನ್ | 3 ತಸ್ಮಾತ್ ಯಿಹೂದೀಯಾಃ ಸನ್ತುಷ್ಣಾ ಅಭವನ್ ಇತಿ ವಿಜ್ಞಾಯ ಸ ಪಿತರಮಪಿ ಧರ್ತುಂ ಗತವಾನ್ | 4 ತದಾ ಕಿಣ್ಣಶೂನ್ಯಪೂಪೋತ್ಸವಸಮಯ ಉಪಾತಿಷ್ಠತ್; ಅತ ಉತ್ಸವೇ ಗತೇ ಸತಿ ಲೋಕಾನಾಂ ಸಮಕ್ಷಂ ತಂ ಬಹಿರಾನೇಯ್ಯಾಮೀತಿ ಮನಸಿ ಸ್ಥಿರೀಕೃತ್ಯ ಸ ತಂ ಧಾರಯಿತ್ವಾ ರಕ್ಷಾರ್ಥಮ್ ಯೇಷಾಮ್ ಏಕೈಕಸಂಘೇ ಚತ್ವಾರೋ ಜನಾಃ ಸನ್ನಿ ತೇಷಾಂ ಚತುರ್ಣಾಂ ರಕ್ಷಕಸಂಘಾನಾಂ ಸಮೀಪೇ ತಂ ಸಮರ್ಪ್ಯ ಕಾರಾಯಾಂ ಸ್ಥಾಪಿತವಾನ್ | 5 ಕಿನ್ತುಂ ಪಿತರಸ್ಯ ಕಾರಾಸ್ಥಿತಿಕಾರಣಾತ್ ಮಣ್ಣಲ್ಯಾ ಲೋಕಾ ಅಪಿಶ್ರಾಮಮ್ ಈಶ್ವರಸ್ಯ ಸಮೀಪೇ ಪ್ರಾರ್ಥಯನ್ | 6 ಅನನ್ತರಂ ಹೇರೋದಿ ತಂ ಬಹಿರಾನಾಯಿತುಂ ಉದ್ಯತೇ ಸತಿ ತಸ್ಯಾಂ ರಾತ್ರೌ ಪಿತರೋ ರಕ್ಷಕದ್ವಯಮಧ್ಯಸ್ಥಾನೇ ಶೃಜ್ಜಲದ್ವಯೇನ ಬದ್ಧ್ಯ ಸನ್ ನಿಧಿತ ಆಸೀತ್, ದೌವಾರಿಕಾಶ್ಚ ಕಾರಾಯಾಃ ಸಮುಖೇ ತಿಷ್ಠನತೋ ದ್ವಾರಮ್ ಅರಕ್ಷಿಷುಃ | 7 ಏತಸ್ಮಿನ್ ಸಮಯೇ ಪರಮೇಶ್ವರಸ್ಯ ದೂತೇ ಸಮುಪಸ್ಥಿತೇ ಕಾರಾ ದೀಪ್ತಿಮತೀ ಜಾತಾ; ತತಃ ಸ ದೂತಃ ಪಿತರಸ್ಯ ಕುಕ್ಷಾವಾವಾತಂ ಕೃತ್ವಾ ತಂ ಜಾಗರಯಿತ್ವಾ ಭಾಷಿತವಾನ್ ತೂರ್ಣಮುತ್ತಿಷ್ಯ, ತತಸ್ತಸ್ಯ ಹಸ್ತಶೃಜ್ಜಲದ್ವಯಂ ಗಲತ್ ಪತಿತಂ | 8 ಸ ದೂತಸ್ತಮವದತ್, ಬದ್ಧಕಟಿಃ ಸನ್ ಪಾದಯೋಃ ಪಾದುಕೇ ಅರ್ಪಯ; ತೇನ ತಥಾ ಕೃತೇ ಸತಿ ದೂತಸ್ತಮ್ ಉಕ್ತವಾನ್ ಗಾತ್ರೀಯವಸ್ತ್ರಂ ಗಾತ್ರೀ ನಿಧಾಯ ಮಮ ಪಶ್ಚಾದ್ ಏಹಿ | 9 ತತಃ ಪಿತರಸ್ಯ ಪಶ್ಚಾದ್ ವ್ರಜನ ಬಹಿರಗಚ್ಛತ್, ಕಿನ್ತು ದೂತೇನ ಕರ್ಮೈತತ್ ಕೃತಮಿತಿ ಸತ್ಯಮಜ್ಞಾತ್ವಾ ಸ್ವಪ್ನದರ್ಶನಂ ಜ್ಞಾತವಾನ್ | 10 ಇತ್ಥಂ ತೌ ಪ್ರಥಮಾಂ ದ್ವಿತೀಯಾಂ ಕಾರಾಂ ಲಜ್ಜಿತ್ವಾ ಯೇನ ಲೌಹನಿರ್ಮಿತದ್ವಾರೇಣ ನಗರಂ ಗಮ್ಯತೇ ತತ್ಸಮೀಪಂ ಪ್ರಾಪ್ನುತಾಂ; ತತಸ್ತಸ್ಯ ಕವಾಟಂ ಸ್ವಯಂ ಮುಕ್ತಮಭವತ್ ತತಸ್ತೌ ತತ್ಸಾನಾದ್ ಬಹಿ ಭೂರ್ಣಮಾಗ್ನೀಕಸ್ಯ ಸೀಮಾಂ ಯಾವದ್ ಗತೌ; ತತೋಃಕಸ್ಮಾತ್ ಸ ದೂತಃ ಪಿತರಂ ತ್ಯಕ್ತವಾನ್ | 11 ತದಾ ಸ ಚೇತನಾಂ ಪ್ರಾಪ್ಯ ಕಥಿತವಾನ್ ನಿಜದೂತಂ ಪ್ರಹಿತ್ಯ ಪರಮೇಶ್ವರೋ ಹೇರೋದೋ ಹಸ್ತಾದ್ ಯಿಹೂದೀಯಲೋಕಾನಾಂ ಸರ್ವಾಶಾಯಾಶ್ಚ ಮಾಂ ಸಮುದ್ಧೃತವಾನ್ ಇತ್ಥಹಂ ನಿಶ್ಚಯಂ ಜ್ಞಾತವಾನ್ | 12 ಸ ವಿವಿಚ್ಯ ಮಾರ್ಕನಾಮ್ನಾ ವಿಖ್ಯಾತಸ್ಯ ಯೋಹನೋ ಮಾತು ಮರಿಯಮೋ ಯಸ್ಮಿನ್ ಗೃಹೇ ಬಹವಃ ಸಮೂಯು ಪ್ರಾರ್ಥಯನ್ ತನ್ನಿವೇಶನಂ ಗತಃ | 13 ಪಿತರೇಣ ಬಹಿದ್ವಾರಂ ಆಹತೇ ಸತಿ ರೋದಾನಾಮಾ ಬಾಲಿಕಾ ದ್ರಷ್ಟುಂ ಗತಾ | 14 ತತಃ ಪಿತರಸ್ಯ ಸ್ವರಂ ಶ್ರುವಾ ಸಾ ಹರ್ಷಯುಕ್ತಾ ಸತೀ ದ್ವಾರಂ ನ ಮೋಚಯಿತ್ವಾ ಪಿತರೋ ದ್ವಾರೇ ತಿಷ್ಠತೀತಿ ವಾರ್ತಾಂ ವಕ್ತುಮ್ ಅಭ್ಯನ್ತರಂ ಧಾವಿತ್ವಾ ಗತವತೀ | 15 ತೇ ಪ್ರಾವೋಚನ್ ತ್ವಮುನ್ಮತ್ತಾ ಜಾತಾಸಿ

ಕಿನ್ತು ಸಾ ಮುಹುರ್ಮುಹುರುಕ್ತವತೀ ಸತ್ಯಮೇವೈತತ್ | 16 ತದಾ ತೇ ಕಥಿತವನ್ತಸರ್ಹಿ ತಸ್ಯ ದೂತೋ ಭವೇತ್ | 17 ಪಿತರೋ ದ್ವಾರಮಾಹತವಾನ್ ಏತಸ್ಮಿನ್ಸ್ಮರೇ ದ್ವಾರಂ ಮೋಚಯಿತ್ವಾ ಪಿತರಂ ದೃಷ್ಟ್ವಾ ವಿಸ್ಮಯಂ ಪ್ರಾಪ್ತಾಃ | 18 ತತಃ ಪಿತರೋ ನಿಶಬ್ದಂ ಸ್ಥಾತುಂ ತಾನ್ ಪ್ರತಿ ಹಸ್ತೇನ ಸಚ್ಚೇತಂ ಕೃತ್ವಾ ಪರಮೇಶ್ವರೋ ಯೇನ ಪ್ರಕಾರೇಣ ತಂ ಕಾರಾಯಾ ಉದ್ಭೂತ್ಯಾನೀತವಾನ್ ತಸ್ಯ ವೃತ್ತಾನ್ತಂ ತಾನಜ್ಞಾಪಯತ್, ಯೂಯಂ ಗತ್ವಾ ಯಾಕುಬಂ ಭ್ರಾತೃಗಣಿಷ್ಠಾ ವಾರ್ತಾಮೇತಾಂ ವದತೇತ್ಯುಕ್ತಾ ಸ್ಥಾನಾನ್ತರಂ ಪ್ರಸ್ಥಿತವಾನ್ | 19 ಪ್ರಭಾತೇ ಸತಿ ಪಿತರಃ ಕ್ಷ ಗತ ಇತ್ಯತ್ರ ರಕ್ಷಕಾಣಾಂ ಮಧ್ಯೇ ಮಹಾನ್ ಕಲಹೋ ಜಾತಃ | 20 ಹೇರೋದ್ ಬಹು ಮೃಗಯಿತ್ವಾ ತಸ್ಮೋದ್ದೇಶೇ ನ ಪಾಪ್ಯೇ ಸತಿ ರಕ್ಷಕಾನ್ ಸಂಪ್ಯಜ್ಯ ತೇಷಾಂ ಪ್ರಾಣಾನ್ ಹನ್ತುಮ್ ಆದಿಷ್ಟವಾನ್ | 21 ಪಶ್ಚಾತ್ ಸ ಯಿಹೂದೀಯಪ್ರದೇಶಾತ್ ಕೈಸರಿಯಾನಗರಂ ಗತ್ವಾ ತತ್ರಾಪಾತಿಷ್ಠತ್ | 22 ಸೋರಸೀದೋನದೇಶಯೋ ಲೋಕೇಭ್ಯೋ ಹೇರೋದಿ ಯುಯುತ್ಸು ಸತಿ ತೇ ಸರ್ವಃ ಏಕಮನ್ತುಣಾಃ ಸನ್ನಸ್ತಸ್ಯ ಸಮೀಪ ಉಪಸ್ಥಾಯ ಲ್ತಾಸ್ತನಾಮಾನಂ ತಸ್ಯ ವಸ್ತುಗೃಹಾಧೀಶಂ ಸಹಾಯಂ ಕೃತ್ವಾ ಹೇರೋದಾ ಸಾರ್ಧಂ ಸನ್ನಿಂ ಪ್ರಾರ್ಥಯನ್ತ ಯತಸ್ತಸ್ಯ ರಾಜೋ ದೇಶೇನ ತೇಷಾಂ ದೇಶೀಯಾನಾಂ ಭರಣಮ್ ಅಭವತ್ | 23 ಅತಃ ಕುತ್ರಚಿನ್ ನಿರುಪಿತದಿನೇ ಹೇರೋದ್ ರಾಜಕೀಯಂ ಪರಿಚ್ಛದಂ ಪರಿಧಾಯ ಸಿಂಹಾಸನೇ ಸಮುಪವಿಶ್ಯ ತಾನ್ ಪ್ರತಿ ಕಥಾಮ್ ಉಕ್ತವಾನ್ | 24 ತತೋ ಲೋಕಾ ಉಚ್ಚೈಕಾರಂ ಪ್ರತ್ಯವದನ್, ಏಷ ಮನುಜರವೋ ನ ಹಿ, ಈಶ್ವರೀಯರವಃ | 25 ತದಾ ಹೇರೋದ್ ಈಶ್ವರಸ್ಯ ಸಮಾನಂ ನಾಕರೋತ್; ತಸ್ಮಾದ್ಧೇತೋಃ ಪರಮೇಶ್ವರಸ್ಯ ದೂತೋ ಹತಾತ್ ತಂ ಪ್ರಾಹತ್ ತೇನ್ಯೈವ ಸ ಕೀಟೈಃ ಕ್ಷೀಣಃ ಸನ್ ಪ್ರಾಣಾನ್ ಅಜಹಾತ್ | ಕಿನ್ತ್ವೀಶ್ವರಸ್ಯ ಕಥಾ ದೇಶಂ ವ್ಯಾಪ್ಯ ಪ್ರಬಲಾಭವತ್ | ತತಃ ಪರಂ ಬರ್ಣಬಾಶಾಲೌ ಯಸ್ಯ ಕರ್ಮಣೋ ಭಾರಂ ಪ್ರಾಪ್ನುತಾಂ ತಾಭ್ಯಾಂ ತಸ್ಮಿನ್ ಸಮ್ನಾದಿತೇ ಸತಿ ಮಾರ್ಕನಾಮ್ನಾ ವಿಖ್ಯಾತೋ ಯೋ ಯೋಹನ್ ತಂ ಸಜ್ಜಿನಂ ಕೃತ್ವಾ ಯಿರೂಶಾಲಮ್ಗರಾತ್ ಪ್ರತ್ಯಾಗತೌ |

13 ಅಪರಾಞ್ಚ ಬರ್ಣಬ್ಯಾಃ, ಶಿಮೋನ್ ಯಂ ನಿಗ್ರಂ ವದನ್ತಿ, ಕುರೀನೀಯಲೂಕಿಯೋ ಹೇರೋದಾ ರಾಜ್ಞಾ ಸಹ ಕೃತವಿದ್ಯಾಭ್ಯಾಸೋ ಮಿನಹೇಮ್, ಶೌಲಶ್ಚೈತೇ ಯೇ ಕಿಯನ್ಮೋ ಜನಾ ಭವಿಷ್ಯದ್ವಾದಿನ ಉಪದೇಷ್ಣಾರಶ್ಚಾನ್ವಿಯಖಿಯಾನಗರಸ್ಥಮಣ್ಣಲ್ಯಮ್ ಆಸನ್, 2 ತೇ ಯದೋಪವಾಸಂ ಕೃತ್ವೇಶ್ವರಮ್ ಅಸೇವನ್ತ ತಸ್ಮಿನ್ ಸಮಯೇ ಪವಿತ್ರ ಆತ್ಮಾ ಕಥಿತವಾನ್ ಅಹಂ ಯಸ್ಮಿನ್ ಕರ್ಮಣಿ ಬರ್ಣಬಶ್ಚೈಲೌ ನಿಯುಕ್ತವಾನ್ ತತ್ಕರ್ಮ ಕರ್ತುಂ ತೌ ಪೃಥಕ್ ಕರುತ | 3 ತತಸ್ತೈರುಪವಾಸಪ್ರಾರ್ಥನಯೋಃ ಕೃತಯೋಃ ಸತೋಸ್ತೇ ತಯೋ ಗಾರ್ತ್ರಯೋ ಹರ್ಸಾಪರ್ಣಂ ಕೃತ್ವಾ ತೌ ವ್ಯಸೃಜನ್ | 4 ತತಃ ಪರಂ ತೌ ಪವಿತ್ರೇಣಾತ್ಮನಾ ಪ್ರೇರಿತೌ ಸನ್ತೌ ಸಿಲೂಕಿಯಾನಗರಮ್ ಉಪಸ್ಥಾಯ ಸಮುದ್ರಪಥೇನ ಕುಪ್ರೋಪದ್ವೀಪಮ್ ಅಗಚ್ಛತಾಂ | 5 ತತಃ ಸಾಲಾಮೀನಗರಮ್ ಉಪಸ್ಥಾಯ ತತ್ರ ಯಿಹೂದೀಯಾನಾಂ ಭಜನಭವನಾನಿ ಗತ್ವೇಶ್ವರಸ್ಯ ಕಥಾಂ ಪ್ರಾಚಾರಯಂತಾಂ; ಯೋಹನಪಿ ತತ್ರಹಚರೋಽಭವತ್ | 6 ಇತ್ಥಂ ತೇ ತಸ್ಮೋಪದ್ವೀಪಸ್ಯ ಸರ್ವತ್ರ ಭ್ರಮನ್ತಃ ಪಾಠನಗರಮ್ ಉಪಸ್ಥಿತಾಃ; ತತ್ರ ಸುವಿವೇಚಕೇನ ಸರ್ಜಿಯಪೌಲನಾಮ್ನಾ ತದ್ವೇಶಾಧಿಪತಿನಾ ಸಹ ಭವಿಷ್ಯದ್ವಾದಿನೋ ವೇಶಧಾರೀ

ಬರ್ಯೇಶುನಾಮಾ ಯೋ ಮಾಯಾವೀ ಯಿಹೂದೀ ಆಸೀತ್ ತಂ ಸಾಕ್ಷಾತ್ ಪ್ರಾಪ್ತವತಃ | 7 ತದ್ದೇಶಾಧಿಪಃ ಈಶ್ವರಸ್ಯ ಕಥಾಂ ಶ್ರೋತುಂ ವಾಚ್ಛಾನ್ ಪೌಲಬರ್ಣಭೌಞ್ಞಿ ನಮಸ್ತ್ರಯತ್ | 8 ಕಿನ್ದಿಲುಮಾ ಯಂ ಮಾಯಾವಿನಂ ವದನ್ನಿ ಸ ದೇಶಾಧಿಪತಿಂ ಧರ್ಮ್ಯಮಾರ್ಗಾದ್ ಬಹಿರ್ಭೂತಂ ಕರ್ತುಮ್ ಆಯತತ | 9 ತಸ್ಮಾತ್ ಶೋಲೋಽರ್ಥಾತ್ ಪಾಲೀಃ ಪವಿತ್ರೇಣಾತ್ಮನಾ ಪರಿಪೂರ್ಣಃ ಸನ್ ತಂ ಮಾಯಾವಿನಂ ಪ್ರತ್ಯನನ್ಯದೃಷ್ಟಿಂ ಕೃತ್ವಾಕಥಯತ್ | 10 ಹೇ ನರಕಿನ ಧರ್ಮ್ಯದ್ವೇಷಿನ ಕೌಟಿಲ್ಯದ್ವಷ್ಟರ್ಮ್ಯಪರಿಪೂರ್ಣ, ತ್ವಂ ಕಿಂ ಪ್ರಭೋಃ ಸತ್ಯಪಥಸ್ಯ ವಿಪರ್ಯಯಕರಣಾತ್ ಕದಾಪಿ ನ ನಿವೃತ್ತಿಷ್ಯಸೇ? | 11 ಅಧುನಾ ಪರಮೇಶ್ವರಸ್ಯವ ಸಮುಚಿತಂ ಕರಿಷ್ಯತಿ ತೇನ ಕತಿಪಯದಿನಾನಿ ತ್ವಮ್ ಅನ್ಯಃ ಸನ್ ಸೂರ್ಯಮಪಿ ನ ದೃಕ್ಷ್ಯಸಿ | ತಕ್ಷಣಾದ್ ರಾತ್ರಿವದ್ ಅನ್ಯಕಾರಸ್ಯಸ್ಯ ದೃಷ್ಟಿಮ್ ಆಚ್ಛಾದಿತವಾನ್; ತಸ್ಮಾತ್ ತಸ್ಯ ಹಸ್ತಂ ಧರ್ತುಂ ಸ ಲೋಕಮನ್ವಿಚ್ಛನ್ ಇತಸ್ತತೋ ಭ್ರಮಣಂ ಕೃತವಾನ್ | 12 ಬನಾಂ ಘಟಿನಾಂ ದೃಷ್ಟ್ವಾ ಸ ದೇಶಾಧಿಪತಿಃ ಪ್ರಭೂಪದೇಶಾದ್ ವಿಷ್ಮಿತ್ಯ ವಿಶ್ವಾಸಂ ಕೃತವಾನ್ | 13 ತದನನ್ತರಂ ಪೌಲಸ್ತತ್ಸಂಜ್ಞೆನೌ ಚ ಪಾಪನಗರಾತ್ ಪ್ರೋತಂ ಚಾಲಯಿತ್ವಾ ಪಮ್ಲಲಿಯಾದೇಶಸ್ಯ ಪರ್ಗೀನಗರಮ್ ಅಗಚ್ಛನ್ ಕಿನ್ತು ಯೋಹನ್ ತಯೋಃ ಸಮೀಪಾದ್ ಏತ್ಯ ಯಿರೂಶಲಮಂ ಪ್ರತ್ಯಾಗಚ್ಛತ್ | 14 ಪಶ್ಚಾತ್ ತೌ ಪರ್ಗೀತೋ ಯಾತ್ರಾಂ ಕೃತ್ವಾ ಪಿಸಿದಿಯಾದೇಶಸ್ಯ ಆನ್ವಿಯಖಿಯಾನಗರಮ್ ಉಪಸ್ಥಾಯ ವಿಶ್ರಾಮವಾರೇ ಭಜನಭವನಂ ಪ್ರವಿಶ್ಯ ಸಮುಪಾವಿಶತಾಂ | 15 ವ್ಯವಸ್ಥಾಭವಿಷ್ಯದ್ವಾಕ್ಯಯೋಃ ಪರಿತಯೋಃ ಸತೋ ಹೇ ಭಾತರೌ ಲೋಕಾನ್ ಪ್ರತಿ ಯುವಯೋಃ ಕಾಚಿದ್ ಉಪದೇಶಕಥಾ ಯದ್ಯಸ್ತಿ ತರ್ಹಿ ತಾಂ ವದತಂ ತೌ ಪ್ರತಿ ತಸ್ಯ ಭಜನಭವನಸ್ಥಾಧಿಪತಯಃ ಕಥಾಮ್ ಏತಾಂ ಕಥಯಿತ್ವಾ ಪ್ರೈಷಯನ್ | 16 ಅತಃ ಪೌಲ ಉತ್ಪಿಷ್ಠನ್ ಹಸ್ತೇನ ಸಜ್ಜೇತಂ ಕುರ್ವನ್ ಕಥಿತವಾನ್ ಹೇ ಇಸ್ರಾಯೇಲೀಯಮನುಷ್ಯಾ ಈಶ್ವರಪರಾಯಣಾಃ ಸರ್ವೇ ಲೋಕಾ ಯೂಯಮ್ ಅವಧಧಂ | 17 ಏತೇಷಾಮಿಸ್ರಾಯೇಲೋಕಾನಾಮ್ ಈಶ್ವರೋಽಸ್ಮಾಕಂ ಪೂರ್ವಪರುಷಾನ್ ಮನೋನೀತಾನ್ ಕತ್ವಾ ಗೃಹೀತವಾನ್ ತತೋ ಮಿಸರಿ ದೇಶೇ ಪ್ರವಸನಕಾಲೇ ತೇಷಾಮುನ್ಮತಿಂ ಕೃತ್ವಾ ತಸ್ಮಾತ್ ಸ್ತೀಯಬಾಹುಬಲೇನ ತಾನ್ ಬಹಿಃ ಕೃತ್ವಾ ಸಮಾನಯತ್ | 18 ಚತ್ವಾರಿಂಶದ್ವತ್ಸರಾನ್ ಯಾವಚ್ಛ ಮಹಾಪ್ರಾನ್ತರೇ ತೇಷಾಂ ಭರಣಂ ಕೃತ್ವಾ 19 ಕಿನಾನ್ತೇಶಾನ್ವರ್ವರ್ತೀಣಿ ಸಪ್ತರಾಜ್ಯಾನಿ ನಾಶಯಿತ್ವಾ ಗುಟಿಕಾಪಾತೇನ ತೇಷು ಸರ್ವದೇಶೇಷು ತೇಭ್ಯೋಽಧಿಕಾರಂ ದತ್ತವಾನ್ | 20 ಪಇಶ್ವರದಧಿಕಚತುಃಶತೇಷು ವತ್ಸರೇಷು ಗತೇಷು ಚ ಶಿಮೂಯೀಲ್ಯವಿಷ್ಯದ್ವಾದಿಪರ್ಯನ್ತಂ ತೇಷಾಮುಪರಿ ವಿಚಾರಯಿತ್ಯನ್ ನಿಯುಕ್ತವಾನ್ | 21 ತೈಶ್ಚ ರಾಜ್ಞಿ ಪ್ರಾಧಿಕೇ, ಈಶ್ವರೋ ಬಿನ್ಯಾಮೀನೋ ವಂಶಜಾತಸ್ಯ ಕೀಶಃ ಪುತ್ರಂ ಶೌಲಂ ಚತ್ವಾರಿಂಶದ್ವರ್ಷಪರ್ಯನ್ತಂ ತೇಷಾಮುಪರಿ ರಾಜಾನಂ ಕೃತವಾನ್ | 22 ಪಶ್ಚಾತ್ ತಂ ಪದಚ್ಯುತಂ ಕೃತ್ವಾ ಯೋ ಮದಿಷ್ಯಕ್ರಿಯಾಃ ಸರ್ವಾಃ ಕರಿಷ್ಯತಿ ತಾದೃಶಂ ಮಮ ಮನೋಭಿಮತಮ್ ಏಕಂ ಜನಂ ಯಶಯಃ ಪುತ್ರಂ ದಾಯೂದಂ ಪ್ರಾಪ್ತವಾನ್ ಇದಂ ಪ್ರಮಾಣಂ ಯಸ್ಮಿನ್ ದಾಯೂದಿ ಸ ದತ್ತವಾನ್ ತಂ ದಾಯೂದಂ ತೇಷಾಮುಪರಿ ರಾಜತ್ವಂ ಕರ್ತುಮ್ ಉತ್ಪಾದಿತವಾನ್ | 23 ತಸ್ಯ ಸ್ವಪ್ರತಿಶ್ರುತಸ್ಯ ವಾಕ್ಯಸ್ಯಾನುಸಾರೇಣ ಇಸ್ರಾಯೇಲೋಕಾನಾಂ ನಿಮಿತ್ತಂ ತೇಷಾಂ ಮನುಷ್ಯಾಣಾಂ ವಂಶಾದ್ ಈಶ್ವರ ಏಕಂ ಯೀಶುಂ (ತ್ರಾತಾರಮ್) ಉದಪಾದಯತ್ | 24 ತಸ್ಯ ಪ್ರಕಾಶನಾತ್ ಪೂರ್ವಂ

ಯೋಹನ್ ಇಸ್ರಾಯೇಲೋಕಾನಾಂ ಸನ್ನಿಧೌ ಮನಃಪರಾವರ್ತನರೂಪಂ ಮಜ್ಜನಂ ಪ್ರಾಚಾರಯತ್ | 25 ಯಸ್ಯ ಚ ಕರ್ಮ್ಯೋಃ ಭಾರಂ ಪ್ರಪ್ತವಾನ್ ಯೋಹನ್ ತನ್ ನಿಷ್ಪಾದಯನ್ ಏತಾಂ ಕಥಾಂ ಕಥಿತವಾನ್, ಯೂಯಂ ಮಾಂ ಕಂ ಜನಂ ಜಾನೀಥ? ಅಹಮ್ ಅಭಿಷಿಕ್ತತ್ರಾತಾ ನಹಿ, ಕಿನ್ತು ಪಶ್ಯತ ಯಸ್ಯ ಪಾದಯೋಃ ಪಾದುಕಯೋ ಬರ್ಫನ್ಯೇ ಮೋಚಯಿತುಮಪಿ ಯೋಗ್ಯೋ ನ ಭವಾಮಿ ತಾದೃಶ ಏಕೋ ಜನೋ ಮಮ ಪಶ್ಚಾದ್ ಉಪತಿಷ್ಠತಿ | 26 ಹೇ ಇಬ್ರಾಹೀಮೋ ವಂಶಜಾತಾ ಭಾತರೋ ಹೇ ಈಶ್ವರಭೀತಾಃ ಸರ್ವಲೋಕಾ ಯುಷ್ಮಾನ್ ಪ್ರತಿ ಪರಿತ್ರಾಣಸ್ಯ ಕಥೈಷಾ ಪ್ರೇರಿತಾ | 27 ಯಿರೂಶಲಮ್ನಿವಾಸಿನಸ್ತೇಷಾಮ್ ಅಧಿಪತಯಶ್ಚ ತಸ್ಯ ಯೀಶೋಃ ಪರಿಚಯಂ ನ ಪಾಪ್ಯ ಪ್ರತಿವಿಶ್ರಾಮವಾರಂ ಪಠಮಾನಾನಾಂ ಭವಿಷ್ಯದ್ವಾದಿಕಥಾನಾಮ್ ಅಭಿಪ್ರಾಯಮ್ ಅಬುದ್ಧ್ವಾ ಚ ತಸ್ಯ ವಧೇನ ತಾಃ ಕಥಾಃ ಸಫಲಾ ಅಕುರ್ವನ್ | 28 ಪಾಣಠನನಸ್ಯ ಕಮಪಿ ಹೇತುಮ್ ಅಪ್ರಾಪ್ತಾಪಿ ಪೀಲಾತಸ್ಯ ನಿಕಟೇ ತಸ್ಯ ವಧಂ ಪ್ರಾರ್ಥಯನ್ | 29 ತಸ್ಮಿನ್ ಯಾಃ ಕಥಾ ಲಿಖಿತಾಃ ಸನ್ ತದನುಸಾರೇಣ ಕರ್ಮ್ಯ ಸಮ್ಯಕ್ ತಂ ಕೃಶಾದ್ ಅವತಾರ್ಯ ಶ್ಶಶಾನೇ ಶಾಯಿತ್ವವನ್ತಃ | 30 ಕಿನ್ದೀಶ್ವರಃ ಶ್ಶಶಾನಾತ್ ತಮುದಸ್ಥಾಪಯತ್, 31 ಪುನಶ್ಚ ಗಾಲೀಲಪ್ರದೇಶಾದ್ ಯಿರೂಶಲಮನಗರಂ ತೇನ ಸಾರ್ಧಂ ಯೇ ಲೋಕಾ ಆಗಚ್ಛನ್ ಸ ಬಹುದಿನಾನಿ ತೇಭ್ಯೋ ದರ್ಶನಂ ದತ್ತವಾನ್, ಅತಸ್ತ ಇದಾನೀಂ ಲೋಕಾನ್ ಪ್ರತಿ ತಸ್ಯ ಸಾಕ್ಷಿಣಃ ಸನ್ | 32 ಅಸ್ಮಾಕಂ ಪೂರ್ವಪುರುಷಾಣಾಂ ಸಮಕ್ಷಮ್ ಈಶ್ವರೋ ಯಸ್ಮಿನ್ ಪ್ರತಿಜ್ಞಾತವಾನ್ ಯಥಾ, ತ್ವಂ ಮೇ ಪುತ್ರೋಸಿ ಚಾದ್ಯ ತ್ವಾಂ ಸಮುತ್ಪಾತಿತವಾನಹಮ್ | 33 ಇದಂ ಯದ್ವಚನಂ ದ್ವಿತೀಯಗೀತೇ ಲಿಖಿತಮಾಸ್ತೇ ತದ್ ಯೀಶೋರುತ್ಥಾನೇನ ತೇಷಾಂ ಸನ್ನಾನಾ ಯೇ ವಯಮ್ ಅಸ್ಮಾಕಂ ಸನ್ನಿಧೌ ತೇನ ಪ್ರತ್ಯಕ್ಷೀ ಕೃತಂ, ಯುಷ್ಮಾನ್ ಇಮಂ ಸುಸಂವಾದಂ ಜ್ಞಾಪಯಾಮಿ | 34 ಪರಮೇಶ್ವರೇಣ ಶ್ಶಶಾನಾದ್ ಉತ್ಪಾತಿತಂ ತದೀಯಂ ಶರೀರಂ ಕದಾಪಿ ನ ಕ್ಷೇಷ್ಯತೇ, ಏತಸ್ಮಿನ್ ಸ ಸ್ವಯಂ ಕಥಿತವಾನ್ ಯಥಾ ದಾಯೂದಂ ಪ್ರತಿ ಪ್ರತಿಜ್ಞಾತೋ ಯೋ ವರಸ್ತಮಹಂ ತುಭ್ಯಂ ದಾಸ್ಯಾಮಿ | 35 ಏತದನ್ಯಸ್ಮಿನ್ ಗೀತೇಽಪಿ ಕಥಿತವಾನ್ | ಸ್ವಕೀಯಂ ಪುಣ್ಯವನ್ತಂ ತ್ವಂ ಕ್ಷಯಿತುಂ ನ ಚ ದಾಸ್ಯಸಿ | 36 ದಾಯೂದಾ ಈಶ್ವರಾಭಿಮತಸೇವಾಯಿ ನಿಜಾಯುಷಿ ವ್ಯಯಿತೇ ಸತಿ ಸ ಮಹಾನಿದ್ರಾಂ ಪ್ರಾಪ್ಯ ನಿಜೈಃ ಪೂರ್ವಪುರುಷೈಃ ಸಹ ಮಿಲಿತಃ ಸನ್ ಅಕ್ಷೀಯತಃ | 37 ಕಿನ್ತು ಯಮೀಶ್ವರಃ ಶ್ಶಶಾನಾದ್ ಉದಸ್ಥಾಪಯತ್ ಸ ನಾಕ್ಷೀಯತ | 38 ಅತೋ ಹೇ ಭಾತರಃ, ಅನೇನ ಜನೇನ ಪಾಪಮೋಚನಂ ಭವತಿತಿ ಯುಷ್ಮಾನ್ ಪ್ರತಿ ಪ್ರಚಾರಿತಮ್ ಅಸ್ತೇ | 39 ಫಲತೋ ಮೂಸಾವ್ಯವಸ್ಥಯಾ ಯೂಯಂ ಯೇಭ್ಯೋ ದೋಷೇಭ್ಯೋ ಮುಕ್ತಾ ಭವಿತುಂ ನ ಶಕ್ಯಥ ತೇಭ್ಯಃ ಸರ್ವದೋಷೇಭ್ಯ ಏತಸ್ಮಿನ್ ಜನೇ ವಿಶ್ವಾಸಿನಃ ಸರ್ವೇ ಮುಕ್ತಾ ಭವಿಷ್ಯಂತೀತಿ ಯುಷ್ಮಾಭಿ ಜ್ಞಾಯತಾಂ | 40 ಅಪರಇ | ಅವಜ್ಞಾಕಾರಿಣೋ ಲೋಕಾಶ್ಚಕ್ಷುರುನ್ಮೀಲ್ಯ ಪಶ್ಯತ | ತಥೈವಾಸಮ್ಯವಂ ಜ್ಞಾತ್ವಾ ಸ್ಯಾತ ಯೂಯಂ ವಿಲಜ್ಜಿತಾಃ | ಯತೋ ಯುಷ್ಮಾಸು ತಿಷ್ಯತ್ ಕರಿಷ್ಯೇ ಕರ್ಮ್ಯ ತಾದೃಶಂ | ಯೇನ್ಯವ ತಸ್ಯ ವೃತ್ತಾನ್ತೇ ಯುಷ್ಯಭ್ಯಂ ಕಥಿತೇಽಪಿ ಹಿ | ಯೂಯಂ ನ ತನ್ತು ವೃತ್ತಾನ್ತಂ ಪ್ರತ್ಯೇಷ್ಯಥ ಕದಾಚನ | 41 ಯೇಯಂ ಕಥಾ ಭವಿಷ್ಯದ್ವಾದಿನಾಂ ಗ್ರನ್ತೇಷು ಲಿಖಿತಾಸ್ತೇ ಸಾವಧಾನಾ ಭವತ ಸ ಕಥಾ ಯಥಾ ಯುಷ್ಮಾನ್ ಪ್ರತಿ ನ ಘಟಿತೇ | 42 ಯಿಹೂದೀಯಭಜನಭವನಾನ್ ನಿಗತಯೋಃ ಸ್ತಯೋ ಭಿನ್ನದೇಶೀಯೈ

ವರ್ಷಮಾಣಾ ಪ್ರಾರ್ಥನಾ ಕೃತಾ, ಆಗಾಮಿನಿ ವಿಶ್ರಾಮವಾರೇಽಪಿ ಕಥೇಯಮ್ ಅಸ್ಮಾನ್ ಪ್ರತಿ ಪ್ರಚಾರಿತಾ ಭವತ್ಪ್ರೀತಿ | 43 ಸಭಾಯಾ ಭಜ್ನೇ ಸತಿ ಬಹವೋ ಯಿಹೂದೀಯಲೋಕಾ ಯಿಹೂದೀಯಮತಗ್ರಾಹಿಣೋ ಭಕ್ತಲೋಕಾಶ್ಚ ಬರ್ಣಬ್ಬಾಪಾಲಯೋಃ ಪಶ್ಚಾನ್ ಆಗಚ್ಛನ್, ತೇನ ತೌ ತೈಃ ಸಹ ನಾನಾಕಥಾಃ ಕಥಯಿತ್ವೇಶ್ವರಾನುಗ್ರಹಾಶ್ರಯೇ ಸ್ಥಾತುಂ ತಾನ್ ಪ್ರಾವರ್ತಯಂತಾಂ | 44 ಪರವಿಶ್ರಾಮವಾರೇ ನಗರಸ್ಯ ಪ್ರಾಯೇಣ ಸರ್ವೇ ಲಾಕಾ ಈಶ್ವರೀಯಾಂ ಕಥಾಂ ಶ್ರೋತುಂ ಮಿಲಿತಾಃ, 45 ಕಿನ್ನು ಯಿಹೂದೀಯಲೋಕಾ ಜನನಿವಹಂ ವಿಲೋಕ್ಯ ಈರ್ಷ್ಯಯಾ ಪರಿಪೂರ್ಣಾಃ ಸನ್ನೋ ವಿಪರೀತಕಥಾಕಥನೇನೇಶ್ವರನಿನ್ದಯಾ ಚ ಪೌಲೇನೋಕ್ತಾಂ ಕಥಾಂ ಖಣ್ಣಯಿತುಂ ಚೇಷ್ಟಿತವನ್ತಃ | 46 ತತಃ ಪೌಲಬರ್ಣಬ್ಬಾಪಕ್ಷೋಭೌ ಕಥಿತವನ್ತೌ ಪ್ರಥಮಂ ಯುಷ್ಮಾಕಂ ಸನ್ನಿಧಾವೀಶ್ವರೀಯಕಥಾಯಾಃ ಪ್ರಚಾರಣಮ್ ಉಚಿತವಾಸೀತ್ ಕಿನ್ನುಂ ತದಗ್ರಾಹ್ಯತೃಕರಣೇನ ಯೂಯಂ ಸ್ಥಾನ್ ಅನನ್ಯಾಯುಷೋಽಯೋಗ್ಯಾನ್ ದರ್ಶಯಧ್ವ, ಏತತ್ಕಾರಣಾದ್ ವಯಮ್ ಅನ್ಯದೇಶೀಯಲೋಕಾನಾಂ ಸಮೀಪಂ ಗಚ್ಛಾಮಃ | (aiōnios g166) 47 ಪ್ರಭುರಸ್ಮಾನ್ ಇತ್ಥಮ್ ಆದಿಷ್ಟವಾನ್ ಯಥಾ, ಯಾವಚ್ಚ ಜಗತಃ ಸೀಮಾಂ ಲೋಕಾನಾಂ ತ್ರಾಣಕಾರಣಾತ್ | ಮಯಾನ್ಯದೇಶಮಧ್ಯೇ ತ್ವಂ ಸ್ಥಾಪಿತೋ ಭೂಃ ಪ್ರದೀಪವತ್ | 48 ತದಾ ಕಥಾಮೀದೃಶೀಂ ಶ್ರುತ್ವಾ ಭಿನ್ನದೇಶೀಯಾ ಆಹ್ಲಾದಿತಾಃ ಸನ್ತಃ ಪ್ರಭೋಃ ಕಥಾಂ ಧನ್ಯಾಂ ಧನ್ಯಾಮ್ ಅವದನ್, ಯಾವನ್ನೋ ಲೋಕಾಶ್ಚ ಪರಮಾಯುಃ ಪ್ರಾಪ್ತಿನಿಮಿತ್ತಂ ನಿರೂಪಿತಾ ಆಸನ್ ತೇ ವ್ಯಶ್ವಸನ್ | (aiōnios g166) 49 ಇತ್ಥಂ ಪ್ರಭೋಃ ಕಥಾ ಸರ್ವೇದೇಶಂ ವ್ಯಾಪ್ನೋತ್ | 50 ಕಿನ್ನು ಯಿಹೂದೀಯಾ ನಗರಸ್ಯ ಪ್ರಧಾನಪುರುಷಾನ್ ಸಮಾನ್ಯಾಃ ಕಥಿಪಯಾ ಭಕ್ತಾ ಯೋಷಿತಶ್ಚ ಕುಪ್ರವೃತ್ತಿಂ ಗ್ರಾಹಯಿತ್ವಾ ಪೌಲಬರ್ಣಬ್ಬೌತಾಡಯಿತ್ವಾ ತಸ್ಮಾತ್ ಪ್ರದೇಶಾದ್ ದೂರೀಕೃತವನ್ತಃ | 51 ಅತಃ ಕಾರಣಾತ್ ತೌ ನಿಜಪದಧೂಲೀಸ್ತೇಷಾಂ ಪ್ರಾತಿಕೂಲ್ಯೇನ ಪಾತಯಿತ್ವೇಕನಿಯಂ ನಗರಂ ಗತೌ | 52 ತತಃ ಶಿಷ್ಯಗಣ ಆನಂದೇನ ಪವಿತ್ರೇಣಾತ್ಮನಾ ಚ ಪರಿಪೂರ್ಣೋಭವತ್ |

14 ತೌ ದ್ವೈ ಜನೌ ಯುಗಪದ್ ಇಕನಿಯನಗರಸ್ಯಯಿಹೂದೀಯಾನಾಂ ಭಜನಭವನಂ ಗತ್ವಾ ಯಥಾ ಬಹವೋ ಯಿಹೂದೀಯಾ ಅನ್ಯದೇಶೀಯಲೋಕಾಶ್ಚ ವ್ಯಶ್ವಸನ್ ತಾದೃಶೀಂ ಕಥಾಂ ಕಥಿತವನ್ತೌ | 2 ಕಿನ್ನು ವಿಶ್ವಾಸಹೀನಾ ಯಿಹೂದೀಯಾ ಅನ್ಯದೇಶೀಯಲೋಕಾನ್ ಕುಪ್ರವೃತ್ತಿಂ ಗ್ರಾಹಯಿತ್ವಾ ಭ್ರಾತೃಗಣಂ ಪ್ರತಿ ತೇಷಾಂ ವೈರಂ ಜನಿತವನ್ತಃ | 3 ಅತಃ ಸ್ನಾನುಗ್ರಹಕಥಾಯಾಃ ಪ್ರಮಾಣಂ ದತ್ತಾ ತಯೋ ಹೃದೈ ಬೃಹುಲಕ್ಷಣಮ್ ಅದ್ಭುತಕರ್ಮ್ ಚ ಪಾಕಾಶಯದ್ ಯಃ ಪ್ರಭುಸ್ಯ ಕಥಾ ಅಕ್ಷೋಭೇನ ಪ್ರಚಾರ್ಯತ್ ತೌ ತತ್ರ ಬಹುದಿನಾನಿ ಸಮವಾತಿಷ್ಠೇತಾಂ | 4 ಕಿನ್ನು ಕಿಯನ್ನೋ ಲೋಕಾ ಯಿಹೂದೀಯಾನಾಂ ಸಪಕ್ಷಾಃ ಕಿಯನ್ನೋ ಲೋಕಾಃ ಪ್ರೇರಿತಾನಾಂ ಸಪಕ್ಷಾ ಜಾತಾಃ, ಅತೋ ನಾಗರಿಕಜನನಿವಹಮಧ್ಯೇ ಭಿನ್ನವಾಕ್ಯತ್ವಮ್ ಅಭವತ್ | 5 ಅನ್ಯದೇಶೀಯಾ ಯಿಹೂದೀಯಾಸ್ತೇಷಾಮ್ ಅಧಿಪತಯಶ್ಚ ದೌರಾತ್ಮ್ಯಂ ಕುತ್ವಾ ತೌ ಪ್ರಸ್ತರೈರಾಹನ್ಯಮ್ ಉದ್ಯತಾಃ | 6 ತೌ ತದ್ವಾರ್ತಾಂ ಪ್ರಾಪ್ಯ ಪಲಾಯಿತ್ವಾ ಲುಕಾಯನಿಯಾದೇಶಸ್ಯಾನ್ವರ್ತೃಲಸ್ಮಾದಬ್ಬೋರ್ 7 ತತ್ಸಮೀಪಸ್ಥದೇಶಶ್ಚ ಗತ್ವಾ ತತ್ರ ಸುಸಂವಾದಂ ಪ್ರಚಾರಯಂತಾಂ | 8

ತತ್ರೋಭಯಪಾದಯೋಶ್ಚಲನಶಕ್ತಿಹೀನೋ ಜನ್ಮಾರಭ್ಯ ಖಡ್ಗಃ ಕದಾಪಿ ಗಮನಂ ನಾಕರೋತ್ ಏತಾದೃಶ ಏಕೋ ಮಾನುಷೋ ಲುಸ್ಮಾನಗರ ಉಪವಿಶ್ಯ ಪೌಲಸ್ಯ ಕಥಾಂ ಶ್ರುತವಾನ್ | 9 ಏತಸ್ಮಿನ್ ಸಮಯೇ ಪೌಲಸ್ಯಮ್ವೃತ್ತಿ ದೃಷ್ಟಿಂ ಕೃತ್ವಾ ತಸ್ಯ ಸ್ವಾಸ್ಥ್ಯೇ ವಿಶ್ವಾಸಂ ವಿದಿತ್ವಾ ಪ್ರೋಚ್ಛೈಃ ಕಥಿತವಾನ್ 10 ಪದ್ಯಾ ಮುತ್ತಿಷ್ಠನ್ ಋಜು ಭವ | ತತಃ ಸ ಉಲ್ಲಮ್ವಂ ಕೃತ್ವಾ ಗಮನಾಗಮನೇ ಕುತವಾನ್ | 11 ತದಾ ಲೋಕಾಃ ಪೌಲಸ್ಯ ತತ್ ಕಾರ್ಯಂ ವಿಲೋಕ್ಯ ಲುಕಾಯನೀಯಭಾಷಯಾ ಪ್ರೋಚ್ಛೈಃ ಕಥಾಮೇತಾಂ ಕಥಿತವನ್ತಃ, ದೇವಾ ಮನುಷ್ಯರೂಪಂ ಧೃತ್ವಾಸ್ವಾಕಂ ಸಮೀಪಮ್ ಅವಾರೋಹನ್ | 12 ತೇ ಬರ್ಣಬ್ಬಾಂ ಯೂಪಿತರಮ್ ಅವದನ್ ಪೌಲಶ್ಚ ಮುಖ್ಯೋ ವಕ್ತಾ ತಸ್ಮಾತ್ ತಂ ಮರ್ಕುರಿಯಮ್ ಅವದನ್ | 13 ತಸ್ಯ ನಗರಸ್ಯ ಸಮುಖೇ ಸ್ಥಾಪಿತಸ್ಯ ಯೂಪಿತರವಿಗ್ರಹಸ್ಯ ಯಾಜಕೋ ವ್ಯಾಪಾನ್ ಪುಷ್ಪಮಾಲಾಶ್ಚ ದ್ವಾರಸಮೀಪಮ್ ಆನೀಯ ಲೋಕೈಃ ಸರ್ಧಂ ತಾವುದ್ವಿಶ್ಯ ಸಮುತ್ಪಜ್ಯ ದಾತುಮ್ ಉದ್ಯತಃ | 14 ತದ್ವಾರ್ತಾಂ ಶ್ರುತ್ವಾ ಬರ್ಣಬ್ಬಾಪೌಲೌ ಸ್ತೀಯವಸ್ತ್ರಾಣಿ ಛಿತ್ವಾ ಲೋಕಾನಾಂ ಮಧ್ಯಂ ವೇಗೇನ ಪ್ರವಿಶ್ಯ ಪ್ರೋಚ್ಛೈಃ ಕಥಿತವನ್ತೌ, 15 ಹೇ ಮಹೇಚ್ಛಾಃ ಕುತ ಏತಾದೃಶಂ ಕರ್ಮ್ ಕುರುಧ? ಆವಾಮಪಿ ಯುಷ್ಮಾದೃಶೌ ಸುಖದುಃಖಭೋಗಿನೌ ಮನುಷ್ಯೌ ಯುಯಮ್ ಏತಾಃ ಸರ್ವಾ ವೃಥಾಕಲ್ಪನಾಃ ಪರಿತ್ಯಜ್ಯ ಯಥಾ ಗಗಣವಸುನ್ದರಾಜಲನಿಧೀನಾಂ ತನ್ಮಧ್ಯಸ್ಥಾನಾಂ ಸರ್ವೇಷಾಃ ಸೃಷ್ಟಾರಮಮರಮ್ ಈಶ್ವರಂ ಪ್ರತಿ ಪರಾವರ್ತದ್ಯೇ ತದರ್ಥಮ್ ಆವಾಂ ಯುಷ್ಮಾಕಂ ಸನ್ನಿಧೌ ಸುಸಂವಾದಂ ಪ್ರಚಾರಯಾವಃ | 16 ಸ ಈಶ್ವರಃ ಪೂರ್ವಕಾಲೇ ಸರ್ವದೇಶೀಯಲೋಕಾನ್ ಸ್ವಸ್ವಮಾರ್ಗೇ ಚಲಿತುಮನುಮತಿಂ ದತ್ತವಾನ್, 17 ತಥಾಪಿ ಆಕಾಶಾತ್ ತೋಯವರ್ಷಣೇನ ನಾನಾಪ್ರಕಾರಶಸ್ಥೋತ್ಪತ್ಯಾ ಚ ಯುಷ್ಮಾಕಂ ಹಿತೈಷೀ ಸನ್ ಭಕ್ತೈರಾನನದೇನ ಚ ಯುಷ್ಮಾಕಮ್ ಅನ್ತಃಕರಣಾನಿ ತರ್ಪಯನ್ ತಾನಿ ದಾನಾನಿ ನಿಜಸಾಕ್ಷಿಸ್ವರೂಪಾಣಿ ಸ್ಥಪಿತವಾನ್ | 18 ಕಿನ್ನು ತಾದೃಶಾಯಾಂ ಕಥಾಯಾಂ ಕಥಿತಾಯಾಮಪಿ ತಯೋಃ ಸಮೀಪ ಉತ್ಪರ್ಜನಾತ್ ಲೋಕನಿವಹಂ ಪ್ರಾಯೇಣ ನಿವರ್ತಯಿತುಂ ನಾಶಕ್ತುತಾಮ್ | 19 ಆನ್ವಿಯಖಿಯಾ- ಇಕನಿಯನಗರಾಭ್ಯಾಂ ಕತಿಪಯಯಿಹೂದೀಯಲೋಕಾ ಆಗತ್ಯ ಲೋಕಾನ್ ಪ್ರಾವರ್ತಯನ್ ತಸ್ಮಾತ್ ತೈ ಪೌಲಂ ಪ್ರಸ್ತರೈರಾಪ್ಷನ್ ತೇನ ಸ ಮೃತ ಇತಿ ವಿಜ್ಞಾಯ ನಗರಸ್ಯ ಬಹಿಸ್ತಮ್ ಆಕೃಷ್ಯ ನೀತವನ್ತಃ | 20 ಕಿನ್ನು ಶಿಷ್ಯಗಣೇ ತಸ್ಯ ಚತುರ್ದಿಶಿ ತಿಷ್ಠತಿ ಸತಿ ಸ ಸ್ವಯಮ್ ಉತ್ಥಾಯ ಪುನರಪಿ ನಗರಮಧ್ಯಂ ಪ್ರಾವಿಶತ್ ತತ್ತರೇಕನಿ ಬರ್ಣಬ್ಬಾಸಹಿತೋ ದರ್ಬೀನಗರಂ ಗತವಾನ್ | 21 ತತ್ರ ಸುಸಂವಾದಂ ಪ್ರಚಾರ್ಯ ಬಹುಲೋಕಾನ್ ಶಿಷ್ಯಾನ್ ಕೃತ್ವಾ ತೌ ಲುಸ್ಮಾವ್ ಇಕನಿಯಮ್ ಆನ್ವಿಯಖಿಯಾಃ ಪರಾವೃತ್ಯ ಗತೌ | 22 ಬಹುದುಃಖಾನಿ ಭುಕ್ತಾಪೀಶ್ವರಾರಾಜ್ಯಂ ಪ್ರವೇಷ್ಟವ್ಯಮ್ ಇತಿ ಕಾರಣಾದ್ ಧರ್ಮಮಾರ್ಗೇ ಸ್ಥಾತುಂ ವಿನಯಂ ಕೃತ್ವಾ ಶಿಷ್ಯಗಣಸ್ಯ ಮನಃಸ್ಥೈರ್ಯಮ್ ಅಕುರುತಾಂ | 23 ಮಣ್ಣಲೀನಾಂ ಪ್ರಾಚೀನವರ್ಗಾನ್ ನಿಯುಜ್ಯ ಪ್ರಾರ್ಥನೋಪವಾಸೌ ಕೃತ್ವಾ ಯತ್ಪ್ರಭೌ ತೇ ವ್ಯಶ್ವಸನ್ ತಸ್ಯ ಹಸ್ತೇ ತಾನ್ ಸಮರ್ಪ್ಯ 24 ಪಿಸಿದಿಯಾಮಧ್ಯೇನ ಪಾಮ್ಲುಲಿಯಾದೇಶಂ ಗತವನ್ತೌ | 25 ಪಶ್ಚಾತ್ ಪರ್ಗಾನಗರಂ ಗತ್ವಾ ಸುಸಂವಾದಂ ಪ್ರಚಾರ್ಯ ಅತ್ತಾಲಿಯಾನಗರಂ ಪ್ರಸಿತವನ್ತೌ | 26 ತಸ್ಮಾತ್ ಸಮುದ್ರಪಥೇನ ಗತ್ವಾ ತಾಭ್ಯಾಂ ಯತ್ ಕರ್ಮ್ ಸಮ್ಪನ್ನಂ ತತ್ಕರ್ಮ್ ಸಾಧಯಿತುಂ

ಯನ್ನಗರೇ ದಯಾಲೋರೀಶ್ವರಸ್ಯ ಹಸ್ತೇ ಸಮರ್ಪಿತೌ ಜಾತೌ ತದ್ ಅನ್ವಿಯಖಿಯಾನಗರಂ ಗತವನ್ತಾ | 27 ತತ್ರೋಪಸ್ಥಾಯ ತನ್ನಗರಸ್ತಮಣ್ಣಲೀಂ ಸಂಗ್ಯಕ್ಯ ಸ್ವಾಭ್ಯಾಮ ಈಶ್ವರೋ ಯದ್ಯತ್ ಕರ್ಮಕರೋತ್ ತಥಾ ಯೇನ ಪ್ರಕಾರೇಣ ಭಿನ್ನದೇಶೀಯಲೋಕಾನ್ ಪ್ರತಿ ವಿಶ್ವಾಸರೂಪದ್ವಾರಮ್ ಅಮೋಚಯದ್ ಏತಾನ್ ಸರ್ವಪ್ರತ್ಯಾನ್ತಾನ್ ತಾನ್ ಜ್ಞಾಪಿತವನ್ತಾ | 28 ತತಸ್ತೌ ಶಿಯ್ಯೋಃ ಸಾರ್ಧಂ ತತ್ರ ಬಹುದಿನಾನಿ ನೃಪಸತಾಮ್ |

15 ಯಿಹೂದಾದೇಶಾತ್ ಕಿಯನ್ನೋ ಜನಾ ಆಗತ್ಯ ಭ್ರಾತೃಗಣಮಿತ್ಯಂ ಶಿಕ್ಷಿತವನ್ನೋ ಮೂಸಾವ್ಯವಸ್ಥಯಾ ಯದಿ ಯುಷ್ಮಾಕಂ ತ್ವಕ್ಷೇದೋ ನ ಭವತಿ ತರ್ಹಿ ಯೂಯಂ ಪರಿತ್ರಾಣಂ ಪ್ರಾಪ್ತುಂ ನ ಶಕ್ಯಥ | 2 ಪಾಲಬರ್ಣಬ್ನಿ ತೈಃ ಸಹ ಬಹೂನ್ ವಿಚಾರಾನ್ ವಿವಾದಾಂಶ್ಚ ಕೃತವನ್ತಾ, ತತೋ ಮಣ್ಣಲೀಯನೋಕಾ ಏತಸ್ಯಾಃ ಕಥಾಯಾಸ್ತತ್ತ್ವಂ ಜ್ಞಾತುಂ ಯಿರೂಶಾಲಮ್ಯಗರಸ್ಥಾನ್ ಪ್ರೇರಿತಾನ್ ಪ್ರಾಚೀನಾಂಶ್ಚ ಪ್ರತಿ ಪಾಲಬರ್ಣಬ್ನಾಪ್ರಭೃತೀನ್ ಕತಿಪಯಜನಾನ್ ಪ್ರೇಷಯಿತುಂ ನಿಶ್ಚಯಂ ಕೃತವನ್ತಃ | 3 ತೇ ಮಣ್ಣಲ್ಯಾ ಪ್ರೇರಿತಾಃ ಸನ್ತಃ ಷ್ಟೇಣೀಕೀಶೋಮಿರೋನ್ನೇಶಾಭ್ಯಾಂ ಗತ್ವಾ ಭಿನ್ನದೇಶೀಯಾನಾಂ ಮನಃಪರಿವರ್ತನಸ್ಯ ವಾರ್ತಯಾ ಭ್ರಾತೃಣಾಂ ಪರಮಾಹ್ಲಾದಮ್ ಆಜನಯನ್ | 4 ಯಿರೂಶಾಲಮ್ಯವಸ್ಥಾಯ ಪ್ರೇರಿತಗಣೇನ ಲೋಕಪ್ರಾಚೀನಗಣೇನ ಸಮಾಜೇನ ಚ ಸಮುಪಗೃಹೀತಾಃ ಸನ್ತಃ ಸೈರೀಶ್ವರೋ ಯಾನಿ ಕರ್ಮಾಣಿ ಕೃತವಾನ್ ತೇಷಾಂ ಸರ್ವಪ್ರತ್ಯಾನ್ತಾನ್ ತೇಷಾಂ ಸಮುಕ್ರಮ್ ಅಕಥಯನ್ | 5 ಕಿನ್ತು ವಿಶ್ವಾಸೀನಃ ಕಿಯನ್ತಃ ಫಿರೂಶಿಮತಗ್ರಾಹಿಣೋ ಲೋಕಾ ಉತ್ಥಾಯ ಕಥಾಮೇತಾಂ ಕಥಿತವನ್ನೋ ಭಿನ್ನದೇಶೀಯಾನಾಂ ತ್ವಕ್ಷೇದಂ ಕರ್ತುಂ ಮೂಸಾವ್ಯವಸ್ಥಾಂ ಪಾಲಯಿತುಷ್ಚ ಸಮಾದೇಷ್ಯವ್ಯಮ್ | 6 ತತಃ ಪ್ರೇರಿತಾ ಲೋಕಪ್ರಾಚೀನಾಶ್ಚ ತಸ್ಯ ವಿವೇಚನಾಂ ಕರ್ತುಂ ಸಭಾಯಾಂ ಸ್ಥಿತವನ್ತಃ | 7 ಬಹುವಿಚಾರೇಷು ಜಾತಷು ಪಿತರ ಉತ್ಥಾಯ ಕಥಿತವಾನ್, ಹೇ ಭ್ರಾತರೋ ಯಥಾ ಭಿನ್ನದೇಶೀಯಲೋಕಾ ಮಮ ಮುಖಾತ್ ಸುಸಂವಾದಂ ಶ್ರುತ್ವಾ ವಿಶ್ವಸನ್ತಿ ತದರ್ಥಂ ಬಹುದಿನಾತ್ ಪೂರ್ವಮ್ ಈಶ್ವರೋಽಸ್ಮಾಕಂ ಮಧ್ಯೇ ಮಾಂ ವೃತ್ತಾ ನಿಯುಕ್ತವಾನ್ | 8 ಅನ್ಯರ್ಯಾಮೀಶ್ವರೋ ಯಥಾಸ್ತಭ್ಯಂ ತಥಾ ಭಿನ್ನದೇಶೀಯೇಭ್ಯಃ ಪವಿತ್ರಮಾತ್ಮಾನಂ ಪ್ರದಾಯ ವಿಶ್ವಾಸೇನ ತೇಷಾಮ್ ಅನ್ಯಕರಣಾನಿ ಪವಿತ್ರಾಣಿ ಕೃತ್ವಾ 9 ತೇಷಾಮ್ ಅಸ್ಮಾಕಷ್ಟ ಮಧ್ಯೇ ಕಿಮಪಿ ವಿಶೇಷಂ ನ ಸ್ಥಾಪಯಿತ್ವಾ ತಾನಧಿ ಸ್ವಯಂ ಪ್ರಮಾಣಂ ದತ್ತವಾನ್ ಇತಿ ಯೂಯಂ ಜಾನೀಥ | 10 ಅತಃಪವಾಸಾಕಂ ಪೂರ್ವಪುರುಷಾ ವಯುಷ್ಚ ಸ್ವಯಂ ಯದ್ಯುಗಸ್ಯ ಭಾರಂ ಸೋಡುಂ ನ ಶಕ್ಯಃ ಸಮ್ರತಿ ತಂ ಶಿಷ್ಯಗಣಸ್ಯ ಸ್ಯನ್ಲೇಷು ನೃಪಿತುಂ ಕುತ ಈಶ್ವರಸ್ಯ ಪರೀಕ್ಷಾಂ ಕರಿಷ್ಯಥ? 11 ಪ್ರಭೋ ಯೀಶುಖೀಷ್ಯಸ್ತಾನುಗ್ರಹೇಣ ತೇ ಯಥಾ ವಯಮಪಿ ತಥಾ ಪರಿತ್ರಾಣಂ ಪ್ರಾಪ್ತುಮ್ ಆಶಾಂ ಕುರ್ಮ್ಯಃ | 12 ಅನನ್ತರಂ ಬರ್ಣಬ್ನಾಪೌಲಾಭ್ಯಾಮ್ ಈಶ್ವರೋ ಭಿನ್ನದೇಶೀಯಾನಾಂ ಮಧ್ಯೇ ಯದ್ಯದ್ ಆಶ್ಚರ್ಯಮ್ ಅದ್ಭುತಂ ಕರ್ಮ ಕೃತವಾನ್ ತದ್ವೃತ್ತಾನ್ತಂ ತೌ ಸ್ವಮುಖಾಭ್ಯಾಮ್ ಅರ್ವಣಯತಾಂ ಸಭಾಸ್ಯಾಃ ಸರ್ವೇ ನೀರವಾಃ ಸನ್ತಃ ಶ್ರುತವನ್ತಃ | 13 ತಯೋಃ ಕಥಾಯಾಂ ಸಮಾಪ್ತಾಯಾಂ ಸತ್ಯಾ ಯಾಕೂಶ್ ಕಥಯಿತುಮ್ ಆರಬ್ಧವಾನ್ 14 ಹೇ ಭ್ರಾತರೋ ಮಮ ಕಥಾಯಾಮ್ ಮನೋ ನಿಧತ್ತ |

ಈಶ್ವರಃ ಸ್ವನಾಮಾರ್ಥಂ ಭಿನ್ನದೇಶೀಯಲೋಕಾನಾಮ್ ಮಧ್ಯಾದ್ ಏಕಂ ಲೋಕಸಂಘಂ ಗ್ರಹೀತುಂ ಮತಿಂ ಕೃತ್ವಾ ಯೇನ ಪ್ರಕಾರೇಣ ಪ್ರಥಮಂ ತಾನ್ ಪ್ರತಿ ಕೃಪಾವಲೇಕನಂ ಕೃತವಾನ್ ತಂ ಶಿಮೋನ್ ವರ್ಣಿತವಾನ್ | 15 ಭವಿಷ್ಯದ್ವಾಭಿರುಕ್ತಾನಿ ಯಾನಿ ವಾಕ್ಯಾನಿ ತೈಃ ಸಾರ್ಧಮ್ ಏತಸ್ಯೈಕ್ಯಂ ಭವತಿ ಯಥಾ ಲಿಖಿತಮಾಸೇ | 16 ಸರ್ವೇಷಾಂ ಕರ್ಮಣಾಂ ಯಸ್ತು ಸಾಧಕಃ ಪರಮೇಶ್ವರಃ | ಸ ಏವೇದಂ ವದೇದ್ವಾಕ್ಯಂ ಶೇಷಾಃ ಸಕಲಮಾನವಾಃ | ಭಿನ್ನದೇಶೀಯಲೋಕಾಶ್ಚ ಯಾವನ್ನೋ ಮಮ ನಾಮತಃ | ಭವನ್ತಿ ಹಿ ಸುವಿಖ್ಯಾತಾಸೇ ಯಥಾ ಪರಮೇಶಿತುಃ | 17 ತತ್ತ್ವಂ ಸಮ್ಯಕ್ ಸಮೀಹನ್ತೇ ತನ್ನಿಮಿತ್ತಮಹಂ ಕಿಲ | ಪರಾವೃತ್ಯ ಸಮಾಗತ್ಯ ದಾಯೂದಃ ಪತಿತಂ ಪುನಃ | ದೂಷ್ಯಮುತ್ಪಾಪಯಿಷ್ಯಾಮಿ ತದೀಯಂ ಸರ್ವವಸ್ತು ಚ | ಪತಿತಂ ಪುನರಥಾಪ್ಯ ಸಜ್ಜಯಿಷ್ಯಾಮಿ ಸರ್ವಥಾ | | 18 ಆ ಪ್ರಥಮಾದ್ ಈಶ್ವರಃ ಸ್ವೀಯಾನಿ ಸರ್ವಕರ್ಮಾಣಿ ಜಾನಾತಿ | (a10n g165) 19 ಅತಃಪ ಮಮ ನಿವೇದನಮಿದಂ ಭಿನ್ನದೇಶೀಯಲೋಕಾನಾಂ ಮಧ್ಯೇ ಯೇ ಜನಾ ಈಶ್ವರಂ ಪ್ರತಿ ಪರಾವರ್ತನ್ಯ ತೇಷಾಮುಪರಿ ಅನ್ಯಂ ಕಮಪಿ ಭಾರಂ ನ ನೃಸ್ಯ 20 ದೇವತಾಪ್ರಸಾದಾಶುಚಿಭಕ್ತಂ ವ್ಯಭಿಚಾರಕರ್ಮೈಃ ಕಣ್ಯಸಮ್ಮೇಡನಮಾರಿತಪ್ರಾಣಿಭಕ್ತಂ ರಕ್ತಭಕ್ತಂ ಏತಾನಿ ಪರಿತ್ಯಕ್ತುಂ ಲಿಖಾಮಃ | 21 ಯತಃ ಪೂರ್ವಕಾಲತೋ ಮೂಸಾವ್ಯವಸ್ಥಾಪ್ರಚಾರಿಣೋ ಲೋಕಾ ನಗರೇ ನಗರೇ ಸನ್ತಿ ಪ್ರತಿವಿಶ್ವಾಮವಾರಣ್ಯ ಭಜನಭವನೇ ತಸ್ಯಾಃ ಪಾಲೋ ಭವತಿ | 22 ತತಃ ಪರಂ ಪ್ರೇರಿತಗಣೋ ಲೋಕಪ್ರಾಚೀನಗಣಃ ಸರ್ವಾ ಮಣ್ಣಲೀ ಚ ಸ್ತೇಷಾಂ ಮಧ್ಯೇ ಬರ್ಶಬ್ನಾ ನಾಮ್ನಾ ವಿಖ್ಯಾತೋ ಮನೋನೀತೌ ಕೃತ್ವಾ ಪಾಲಬರ್ಣಬ್ನಾಭ್ಯಾಂ ಸಾರ್ಧಮ್ ಅನ್ವಿಯಖಿಯಾನಗರಂ ಪ್ರತಿ ಪ್ರೇಷಣಮ್ ಉಚಿತಂ ಬುದ್ಧ್ವಾ ತಾಭ್ಯಾಂ ಪತ್ರಂ ಪ್ರೈಷಯನ್ | 23 ತಸ್ಮಿನ್ ಪತ್ರೇ ಲಿಖಿತಮಿದಂ, ಅನ್ವಿಯಖಿಯಾ- ಸುರಿಯಾ-ಕಿಲಿಕಿಯಾದೇಶಭಿನ್ನದೇಶೀಯಭ್ರಾತೃಗಣಾಯ ಪ್ರೇರಿತಗಣಸ್ಯ ಲೋಕಪ್ರಾಚೀನಗಣಸ್ಯ ಭ್ರಾತೃಗಣಸ್ಯ ಚ ನಮಸ್ಕಾರಃ | 24 ವಿಶೇಷೋಽಸ್ಮಾಕಮ್ ಅಜ್ಞಾಮ್ ಅಪ್ರಾಪ್ಯಾಪಿ ಕಿಯನ್ನೋ ಜನಾ ಅಸ್ಮಾಕಂ ಮಧ್ಯಾದ್ ಗತ್ವಾ ತ್ವಕ್ಷೇದೋ ಮೂಸಾವ್ಯವಸ್ಥಾ ಚ ಪಾಲಯಿತವ್ಯಾಪಿತಿ ಯುಷ್ಮಾನ್ ಶಿಕ್ಷಯಿತ್ವಾ ಯುಷ್ಮಾಕಂ ಮನಸಾಮಸ್ಥೈರ್ಯ್ಯಂ ಕೃತ್ವಾ ಯುಷ್ಮಾನ್ ಸಸನ್ನೇಹಾನ್ ಅಕುರ್ವನ್ ಏತಾಂ ಕಥಾಂ ವಯಮ್ ಅಶ್ರುನ್ತಿ | 25 ತತ್ಕಾರಣಾದ್ ವಯಮ್ ಏಕಮನ್ತುಣಾಃ ಸನ್ತಃ ಸಭಾಯಾಂ ಸ್ಥಿತ್ವಾ ಪ್ರಭೋ ಯೀಶುಖೀಷ್ಯಸ್ಯ ನಾಮನಿಮಿತ್ತಂ ಮೃತ್ಯುಮುಖಗತಾಭ್ಯಾಮಸ್ಮಾಕಂ 26 ಪ್ರಿಯಬರ್ಣಬ್ನಾಪೌಲಾಭ್ಯಾಂ ಸಾರ್ಧಂ ಮನೋನೀತಲೋಕಾನಾಂ ಕೇಷಾಞ್ಲಿದ್ ಯುಷ್ಮಾಕಂ ಸನ್ನಿದೌ ಪ್ರೇಷಣಮ್ ಉಚಿತಂ ಬುದ್ಧವನ್ತಃ | 27 ಅತೋ ಯಿಹೂದಾಸೀಲೌ ಯುಷ್ಮಾನ್ ಪ್ರತಿ ಪ್ರೇಷಿತವನ್ತಃ, ಏತಯೋ ಮುಖಾಭ್ಯಾಂ ಸರ್ವಾಂ ಕಥಾಂ ಜ್ಞಾಸ್ಯಥ | 28 ದೇವತಾಪ್ರಸಾದಭಕ್ತಂ ರಕ್ತಭಕ್ತಂ ಗಲಪೀಡನಮಾರಿತಪ್ರಾಣಿಭಕ್ತಂ ವ್ಯಭಿಚಾರಕರ್ಮೈಃ ಚೇಮಾನಿ ಸರ್ವಾಣಿ ಯುಷ್ಮಾಭಿಸ್ವಾಜ್ಯಾನಿ; ಏತತ್ಪ್ರಯೋಜನೀಯಾಜ್ಞಾವ್ಯತಿರೇಕೇನ ಯುಷ್ಮಾಕಮ್ ಉಪರಿ ಭಾರಮನ್ಯಂ ನ ನೃಸಿತುಂ ಪವಿತ್ರಸ್ವಾತ್ಮನೋಽಸ್ಮಾಕಂ ಉಚಿತಜ್ಞಾನಮ್ ಅಭವತ್ | 29 ಅತಃಪ ತೇಭ್ಯಃ ಸರ್ವೇಭ್ಯಃ ಸ್ತೇಷು ರಕ್ತೀತೇಷು ಯೂಯಂ ಭದ್ರಂ ಕರ್ಮೈ ಕರಿಷ್ಯಥ | ಯುಷ್ಮಾಕಂ ಮಜ್ಞಲಂ ಭೂಯಾತ್ | 30 ತೇ ವಿಸೃಷ್ಟಾಃ ಸನ್ತಿ ಅನ್ವಿಯಖಿಯಾನಗರ ಉಪಸ್ಥಾಯ ಲೋಕನಿವಹಂ

ಸಂಗೃಹ್ಯ ಪತ್ರಮ್ ಅದದನ್ | 31 ತತಸ್ತೇ ತತ್ಪತ್ರಂ ಪಠಿತ್ವಾ ಸಾನ್ವನಾಂ
ಪ್ರಾಪ್ಯ ಸಾನನ್ನಾ ಅಭವನ್ | 32 ಯಿಹೂದಾಸೀಲಃ ಚ ಸ್ವಯಂ ಪ್ರಚಾರಕೌ
ಭೂತ್ವಾ ಭಾತ್ಯಗಣಂ ನಾನೋಪದಿಶ್ಯ ತಾನ್ ಸುಸ್ಥಿರಾನ್ ಅಕುರುತಾಮ್ |
33 ಇತ್ಯಂ ತೌ ತತ್ರ ತೈಃ ಸಾಕಂ ಕತಿಪಯದಿನಾನಿ ಯಾಪಯಿತ್ವಾ ಪಶ್ಚಾತ್
ಪ್ರೇರಿತಾನಾಂ ಸಮೀಪೇ ಪ್ರತ್ಯಾಗಮನಾರ್ಥಂ ತೇಷಾಂ ಸನ್ನಿಧೇಃ
ಕಲ್ಯಾಣೇನ ವಿಸ್ತೃಷ್ಣಾವಭವತಾಂ | 34 ಕಿನ್ನು ಸೀಲಸ್ತತ್ರ ಸ್ಥಾತುಂ
ವಾಚೈತವಾನ್ | 35 ಅಪರಂ ಪೌಲಬರ್ಣಬ್ಬೌ ಬಹವಃ ಶಿಷ್ಯಾಶ್ಚ ಲೋಕಾನ್
ಉಪದಿಶ್ಯ ಪ್ರಭೋಃ ಸುಸಂವಾದಂ ಪ್ರಚಾರಯನ್ತ ಅನ್ವಿಯಖಿಯಾಯಾಂ
ಕಾಲಂ ಯಾಪಿತವನ್ತಃ | 36 ಕತಿಪಯದಿನೇಷು ಗತೇಷು ಪೌಲೋ
ಬರ್ಣಬ್ಬಾಮ್ ಅವದತ್ ಆಗಚ್ಛಾವಾಂ ಯೇಷು ನಗರೇಷ್ವೀಶ್ವರಸ್ಯ
ಸುಸಂವಾದಂ ಪ್ರಚಾರಿತವನ್ತೌ ತಾನಿ ಸರ್ವ್ವನಗರಾಣಿ ಪುನರ್ಗತ್ವಾ
ಭ್ರಾತರಃ ಕೀದೃಶಾಃ ಸನ್ನೀತಿ ದ್ರಷ್ಟುಂ ತಾನ್ ಸಾಕ್ಷಾತ್ ಕುರ್ವಣಃ | 37
ತೇನ ಮಾರ್ಕನಾಮ್ನಾ ವಿಖ್ಯಾತಂ ಯೋಹನಂ ಸಜ್ಜಿನಂ ಕರ್ತುಂ
ಬರ್ಣಬ್ಬಾ ಮತಿಮಕರೋತ್, 38 ಕಿನ್ನು ಸ ಪೂರ್ವ್ವಂ ತಾಭ್ಯಾಂ ಸಹ
ಕಾರ್ಯಾರ್ಥಂ ನ ಗತ್ವಾ ಪಾಮೂಲಿಯಾದೇಶೇ ತೌ ತ್ಯಕ್ತವಾನ್
ತತ್ಕಾರಣಾತ್ ಪೌಲಸ್ತಂ ಸಜ್ಜಿನಂ ಕರ್ತುಮ್ ಅನುಚಿತಂ ಜ್ಞಾತವಾನ್ | 39
ಇತ್ಯಂ ತಯೋರತಿಶಯವಿರೋಧಸ್ಯೋಪಸ್ಥಿತತ್ವಾತ್ ತೌ ಪರಸ್ಪರಂ
ಪ್ರೃಥಗಭವತಾಂ ತತೋ ಬರ್ಣಬ್ಬಾ ಮಾರ್ಕಂ ಗೃಹೀತ್ವಾ ಪೋತೇನ
ಕುಪ್ರೋಪದ್ವೀಪಂ ಗತವಾನ್ | 40 ಕಿನ್ನು ಪೌಲಃ ಸೀಲಂ ಮನೋನೀತಂ
ಕೃತ್ವಾ ಭಾತ್ಯಭಿರೀಶ್ವರಾನುಗ್ರಹೇ ಸಮರ್ಪಿತಃ ಸನ್ ಪ್ರಸ್ಥಾಯ 41
ಸುರಿಯಾಕಿಲಿಕಿಯಾದೇಶಾಭ್ಯಾಂ ಮಣ್ಣಿಲೀಃ ಸ್ಥಿರೀಕುರ್ವಣ್ ಅಗಚ್ಛತ್ |

16 ಪೌಲೋ ದರ್ಬೀಲುಸ್ತಾನಗರಯೋರುಪಸ್ಥಿತೋಭವತ್
ತತ್ರ ತೀಮಥಿಯನಾಮಾ ಶಿಷ್ಯ ಏಕ ಆಸೀತ್; ಸ ವಿಶ್ವಾಸಿನ್ಯಾ
ಯಿಹೂದೀಯಾಯಾ ಯೋಷಿತೋ ಗರ್ಭಜಾತಃ ಕಿನ್ನು ತಸ್ಯ
ಪಿತಾನ್ವದೇಶೀಯಲೋಕಃ | 2 ಸ ಜನೋ ಲುಸ್ತಾ-ಇಕನಿಯನಗರಸ್ಥಾನಾಂ
ಭಾತ್ಯಕಾಂ ಸಮೀಪೇಪಿ ಸಖ್ಯಾತಿಮಾನ್ ಆಸೀತ್ | 3 ಪೌಲಸ್ತಂ
ಸ್ವಸಜ್ಜಿನಂ ಕರ್ತುಂ ಮತಿಂ ಕೃತ್ವಾ ತಂ ಗೃಹೀತ್ವಾ ತದೇಶನಿವಾಸಿನಾಂ
ಯಿಹೂದೀಯಾನಾಮ್ ಅನುರೋಧಾತ್ ತಸ್ಯ ತ್ವಕ್ಷೇದಂ ಕೃತವಾನ್
ಯತಸ್ಸಸ್ಯ ಪಿತಾ ಭಿನ್ನದೇಶೀಯಲೋಕ ಇತಿ ಸರ್ವ್ವೈರಜ್ಞಾಯತ | 4
ತತಃ ಪರಂ ತೇ ನಗರೇ ನಗರೇ ಭ್ರಮಿತ್ವಾ ಯಿರೂಶಾಲಮಸ್ಥೈಃ
ಪ್ರೇರಿತೈಃ ಲೋಕಪ್ರಾಚೀನೈಶ್ಚ ನಿರೂಪಿತಂ ಯದ್ ವ್ಯವಸ್ಥಾಪತ್ರಂ
ತದನುಸಾರೇಣಾಚರಿತುಂ ಲೋಕೇಭ್ಯಸ್ತದ್ ದತ್ತವನ್ತಃ | 5 ತೇನೈವ ಸರ್ವ್ವೇ
ಧರ್ಮಸಮಾಜಾಃ ಖ್ರೀಷ್ಣಧರ್ಮ್ಯೇ ಸುಸ್ಥಿರಾಃ ಸನ್ತಃ ಪ್ರತಿದಿನಂ ವರ್ಧಿತಾ
ಅಭವನ್ | 6 ತೇಷು ಪುಗಿಯಾಗಾಲಾತಿಯಾದೇಶಮಧ್ಯೇನ ಗತೇಷು ಸತ್ತು
ಪವಿತ್ರ ಆತ್ಮಾ ತಾನ್ ಆಶಿಯಾದೇಶೇ ಕಥಾಂ ಪ್ರಕಾಶಯಿತುಂ
ಪ್ರತಿಷಿದ್ಧವಾನ್ | 7 ತಥಾ ಮುಸಿಯಾದೇಶ ಉಪಸ್ಥಾಯ ಬಿಥುನಿಯಾಂ
ಗನ್ತುಂ ತೈರುದ್ಯೋಗೇ ಕೃತೇ ಆತ್ಮಾ ತಾನ್ ನಾನ್ವಮನ್ಯತ | 8 ತಸ್ಮಾತ್ ತೇ
ಮುಸಿಯಾದೇಶಂ ಪರಿತ್ಯಜ್ಯ ತ್ರೋಯಾನಗರಂ ಗತ್ವಾ ಸಮುಪಸ್ಥಿತಾಃ | 9
ರಾತ್ರೌ ಪೌಲಃ ಸ್ವಸ್ತೇ ದೃಷ್ಟವಾನ್ ಏಕೋ ಮಾಕಿದನಿಯಲೋಕಸ್ಯಿಷ್ಯನ್
ವಿನಯಂ ಕೃತ್ವಾ ತಸ್ಮೈ ಕಥಯತಿ, ಮಾಕಿದನಿಯಾದೇಶಮ್
ಆಗತ್ಯಾಸ್ತಾನ್ ಉಪಕುರ್ವಿತಿ | 10 ತಸ್ಯೇತ್ಯಂ ಸ್ವಪ್ನದರ್ಶನಾತ್
ಪ್ರಭುಸ್ವದೇಶೀಯಲೋಕಾನ್ ಪ್ರತಿ ಸುಸಂವಾದಂ ಪ್ರಚಾರಯಿತುಮ್

ಅಸ್ಮಾನ್ ಅಹೂಯತೀತಿ ನಿಶ್ಚಿತಂ ಬುದ್ಧ್ವಾ ವಯಂ ತೂರ್ಣಂ
ಮಾಕಿದನಿಯಾದೇಶಂ ಗನ್ತುಮ್ ಉದ್ಯೋಗಮ್ ಅಕುರ್ಮ | 11 ತತಃ
ಪರಂ ವಯಂ ತ್ರೋಯಾನಗರಾದ್ ಪ್ರಸ್ಥಾಯ ಋಜುಮಾರ್ಗೇಣ
ಸಾಮಥ್ಯಾಕಿಯೋಪದ್ವೀಪೇನ ಗತ್ವಾ ಪರೇಹನಿ ನಿಯಾಪನಗರ
ಉಪಸ್ಥಿತಾಃ | 12 ತಸ್ಮಾದ್ ಗತ್ವಾ ಮಾಕಿದನಿಯಾನ್ವರ್ವರ್ತಿ
ರೋಮೀಯವಸತಿಸ್ಥಾನಂ ಯತ್ ಫಿಲಿಪೀನಾಮಪ್ರಧಾನನಗರಂ
ತತ್ರೋಪಸ್ಥಾಯ ಕತಿಪಯದಿನಾನಿ ತತ್ರ ಸ್ಥಿತವನ್ತಃ | 13 ವಿಶ್ವಾಮವಾರೇ
ನಗರಾದ್ ಬಹಿ ಗತ್ವಾ ನದೀತಟೇ ಯತ್ರ ಪ್ರಾರ್ಥನಾಚಾರ ಆಸೀತ್
ತತ್ರೋಪವಿಶ್ಯ ಸಮಾಗತಾ ನಾರೀಃ ಪ್ರತಿ ಕಥಾಂ ಪ್ರಾಚಾರಯಾಮ | 14
ತತಃ ಥುಯಾತೀರಾನಗರೀಯಾ ಧೂಷರಾಮ್ನುರವಿಕ್ರಾಯಿಣೀ
ಉದಿಯಾನಾಮಿಕಾ ಯಾ ಕೇಶ್ವರಸೇವಿಕಾ ಯೋಷಿತ್ ಶ್ರೋತ್ರೀಣಾಂ ಮಧ್ಯ
ಆಸೀತ್ ತಯಾ ಪೌಲೋಕ್ತವಾಕ್ಯಾನಿ ಯದ್ ಗೃಹ್ಯಂತೇ ತದರ್ಥಂ ಪ್ರಭುಸ್ತಸ್ಯಾ
ಮನೋದ್ಧಾರಂ ಮುಕ್ತವಾನ್ | 15 ಅತಃ ಸಾ ಯೋಷಿತ್ ಸಪರಿವಾರಾ
ಮಜ್ಜಿತಾ ಸತೀ ವಿನಯಂ ಕೃತ್ವಾ ಕಥಿತವತೀ, ಯುಷ್ಣಾಕಂ ವಿಚಾರಾದ್
ಯದಿ ಪ್ರಭೌ ವಿಶ್ವಾಸಿನೀ ಜಾತಾಹಂ ತರ್ಹಿ ಮಮ ಗೃಹಮ್ ಆಗತ್ಯ ತಿಷ್ಠತ |
ಇತ್ಯಂ ಸಾ ಯತ್ನೇನಾಸ್ತಾನ್ ಅಸ್ಥಾಯತ್ | 16 ಯಸ್ಯಾ ಗಣನಯಾ
ತದಧಿಪತೀನಾಂ ಬಹುಧನೋಪಾರ್ಜನಂ ಜಾತಂ ತಾದ್ಯತೀ
ಗಣಕಭೂತಗ್ರಸ್ತಾ ಕಾಚನ ದಾಸೀ ಪ್ರಾರ್ಥನಾಸ್ಥಾನಗಮನಕಾಲ
ಆಗತ್ಯಾಸ್ತಾನ್ ಸಾಕ್ಷಾತ್ ಕೃತವತೀ | 17 ಸಾಸ್ತಾಕಂ ಪೌಲಸ್ಯ ಚ ಪಶ್ಚಾದ್
ಏತ್ಯ ಪ್ರೋಚ್ಚೈಃ ಕಥಾಮಿಮಾಂ ಕಥಿತವತೀ, ಮನುಷ್ಯಾ ಏತೇ
ಸರ್ವ್ವೋಪರಿಸ್ಥಸ್ಯೇಶ್ವರಸ್ಯ ಸೇವಕಾಃ ಸನ್ನೋಽಸ್ತಾನ್ ಪ್ರತಿ ಪರಿತ್ರಾಣಸ್ಯ
ಮಾರ್ಗಂ ಪ್ರಕಾಶಯಂತಿ | 18 ಸಾ ಕನ್ಯಾ ಬಹುದಿನಾನಿ ತಾದ್ಯಶಮ್
ಅಕರೋತ್ ತಸ್ಮಾತ್ ಪೌಲೋ ದುಃಖಿತಃ ಸನ್ ಮುಖಂ ಪರಾವರ್ತ್ಯ ತಂ
ಭೂತಮವದದ್, ಅಹಂ ಯೀಶುಖ್ರೀಷ್ಣಸ್ಯ ನಾಮ್ನಾ ತ್ವಾಮಾಜ್ಞಾಪಯಾಮಿ
ತ್ವಮಸ್ಯಾ ಬಹಿಗರ್ಚ್ಯಃ; ತೇನೈವ ತತ್ಕ್ಷಣಾತ್ ಸ ಭೂತಸ್ತಸ್ಯಾ ಬಹಿಗರ್ತಃ | 19
ತತಃ ಸ್ತೇಷಾಂ ಲಾಭಸ್ಯ ಪ್ರತ್ಯಾಶಾ ವಿಫಲಾ ಜಾತೇತಿ ವಿಲೋಕ್ಯ ತಸ್ಯಾಃ
ಪ್ರಭವಃ ಪೌಲಂ ಸೀಲಜ್ಞ ದ್ಯುತ್ಯಾಕೃಷ್ಯ ವಿಚಾರಸ್ಥಾನೇಽಧಿಪತೀನಾಂ
ಸಮೀಪಮ್ ಆನಯನ್ | 20 ತತಃ ಶಾಸಕಾನಾಂ ನಿಕಟಂ ನೀತ್ವಾ
ರೋಮೀಲೋಕಾ ವಯಮ್ ಅಸ್ತಾಕಂ ಯದ್ ವ್ಯವಹರಣಂ ಗ್ರಹೀತುಮ್
ಆಚರಿತುಂ ನಿಷಿದ್ಧಂ, 21 ಇಮೇ ಯಿಹೂದೀಯಲೋಕಾಃ ಸನ್ನೋಪಿ
ತದೇವ ಶಿಕ್ಷಯಿತ್ವಾ ನಗರೇಽಸ್ತಾಕಮ್ ಅತೀವ ಕಲಹಂ ಕುರ್ವಂತಿ, 22 ಇತಿ
ಕಥಿತೇ ಸತಿ ಲೋಕನಿವಹಸ್ತಯೋಃ ಪ್ರಾತಿಕೂಲ್ಯೇನೋದತಿಷ್ಠತ್ ತಥಾ
ಶಾಸಕಾಸ್ತಯೋ ವರ್ಸಾಣಿ ಛಿತ್ವಾ ವೇತ್ರಾಘಾತಂ ಕರ್ತುಮ್
ಆಜ್ಞಾಪಯನ್ | 23 ಅಪರಂ ತೇ ತೌ ಬಹು ಪ್ರಹಾರ್ಯ ತ್ವಮೇತೌ ಕಾರಾಂ
ನೀತ್ವಾ ಸಾವಧಾನಂ ರಕ್ಷಯೇತಿ ಕಾರಾರಕ್ಷಕಮ್ ಆದಿಶನ್ | 24 ಇತ್ಯಮ್
ಆಜ್ಞಾಂ ಪ್ರಾಪ್ಯ ಸ ತಾವಭ್ಯನ್ತರಸ್ಥಕಾರಾಂ ನೀತ್ವಾ ಪಾದೇಷು
ಪಾದಪಾಶೀಭಿ ಬರ್ಧ್ವಾ ಸ್ಥಾಪಿತಾವಾನ್ | 25 ಅಥ ನಿಶೀಠಸಮಯೇ
ಪೌಲಸೀಲಾವೀಶ್ವರಮುದ್ದಿಶ್ಯ ಪ್ರಾರ್ಥನಾಂ ಗಾನಂ ಕೃತವನ್ತೌ,
ಕಾರಾಸ್ಥಿತಾ ಲೋಕಾಶ್ಚ ತದಶ್ಯುಣ್ಣನ್ 26 ತದಾಕಸ್ಮಾತ್ ಮಹಾನ್
ಭೂಮಿಕಮೋಽಭವತ್ ತೇನ ಭಿತ್ತಿಮೂಲೇನ ಸಹ ಕಾರಾ ಕಮ್ಪಿತಾಭೂತ್
ತತ್ಕ್ಷಣಾತ್ ಸರ್ವಾಣಿ ದ್ವಾರಾಣಿ ಮುಕ್ತಾನಿ ಜಾತಾನಿ ಸರ್ವ್ವೇಷಾಂ ಬನ್ಧನಾನಿ
ಚ ಮುಕ್ತಾನಿ | 27 ಅತಃ ಏವ ಕಾರಾರಕ್ಷಕೋ ನಿದ್ರಾತೋ ಜಾಗರಿತ್ವಾ
ಕಾರಾಯಾ ದ್ವಾರಾಣಿ ಮುಕ್ತಾನಿ ದೃಷ್ಟ್ವಾ ಬನ್ನಿಲೋಕಾಃ ಪಲಾಯಿತಾ

ಇತ್ಯನುಮಾಯ ಕೋಷಾತ್ ಖಜ್ಜಂ ಬಹಿಃ ಕೃತ್ವಾತ್ಪ್ರಾತಃ ಕರ್ತುಮ್ ಉದ್ಯತಃ | 28 ಕಿನ್ನು ಪೌಲಃ ಪ್ರೋಚ್ಛೈಸ್ತಮಾಹೂಯ ಕಥಿತವಾನ್ ಪಶ್ಯ ವಯಂ ಸರ್ವೇಽತ್ರಾಶ್ವಹೇ, ತ್ವಂ ನಿಜಪಾಣಹಿಂಸಾಂ ಮಾಕಾರ್ಷೀಃ | 29 ತದಾ ಪ್ರದೀಪಮ್ ಆನೇತುಮ್ ಉಕ್ತ್ವಾ ಸ ಕಮ್ವಮಾನಃ ಸನ್ ಉಲ್ಲಮ್ಭಾಭ್ಯನ್ತರಮ್ ಆಗತ್ಯ ಪೌಲಸೀಲಯೋಃ ಪಾದೇಷು ಪತಿತವಾನ್ | 30 ಪಶ್ಚಾತ್ ಸ ತೌ ಬಹಿರಾನೀಯ ಪ್ಯಷ್ಟವಾನ್ ಹೇ ಮಹೇಚ್ಛೈಪರಿತ್ರಾಣಂ ಪ್ರಾಪ್ತುಂ ಮಯಾ ಕಿಂ ಕರ್ತವ್ಯಂ? 31 ಪಶ್ಚಾತ್ ತೌ ಸ್ವಗೃಹಮಾನೀಯ ತಯೋಃ ಸಮ್ಖುಖೇ ಖಾದ್ಯದ್ರವ್ಯಾಣಿ ಸ್ಥಾಪಿತವಾನ್ ತಥಾ ಸ ಸ್ವಯಂ ತದೀಯಾಃ ಸರ್ವೇ ಪರಿವಾರಾಶ್ಚೇಶ್ವರೇ ವಿಶ್ವಸನ್ತಃ ಸಾನನ್ವಿತಾ ಅಭವನ್ | 32 ತಸ್ಮೈ ತಸ್ಯ ಗೃಹಸ್ಥಿತಸರ್ವಲೋಕೇಭ್ಯಶ್ಚ ಪ್ರಭೋಃ ಕಥಾಂ ಕಥಿತವನ್ತಾಃ | 33 ತಥಾ ರಾತ್ರೇಸ್ತಸ್ಮಿನ್ನೇವ ದಕ್ಷಿಣೇ ಸ ತೌ ಗೃಹೀತ್ವಾ ತಯೋಃ ಪ್ರಹಾರಾಣಾಂ ಕ್ಷತಾನಿ ಪ್ರಕ್ಷಾಲಿತವಾನ್ ತತಃ ಸ ಸ್ವಯಂ ತಸ್ಯ ಸರ್ವೇ ಪರಿಜನಾಶ್ಚ ಮಜ್ಜಿತಾ ಅಭವನ್ | 34 ಪಶ್ಚಾತ್ ತೌ ಸ್ವಗೃಹಮಾನೀಯ ತಯೋಃ ಸಮ್ಖುಖೇ ಖಾದ್ಯದ್ರವ್ಯಾಣಿ ಸ್ಥಾಪಿತವಾನ್ ತಥಾ ಸ ಸ್ವಯಂ ತದೀಯಾಃ ಸರ್ವೇ ಪರಿವಾರಾಶ್ಚೇಶ್ವರೇ ವಿಶ್ವಸನ್ತಃ ಸಾನನ್ವಿತಾ ಅಭವನ್ | 35 ದಿನ ಉಪಸ್ಥಿತೇ ತೌ ಲೋಕೌ ಮೋಚಯೇತಿ ಕಥಾಂ ಕಥಯಿತುಂ ಶಾಸಕಾಃ ಪದಾತಿಗಣಂ ಪ್ರೇಷಿತವನ್ತಃ | 36 ತತಃ ಕಾರಾರಕ್ಷಕಃ ಪೌಲಾಯ ತಾಂ ವಾರ್ತಾಂ ಕಥಿತವಾನ್ ಯುವಾಂ ತ್ಯಾಜಯಿತುಂ ಶಾಸಕಾ ಲೋಕಾನ್ ಪ್ರೇಷಿತವನ್ತ ಇದಾನೀಂ ಯುವಾಂ ಬಹಿ ಭರ್ಗತ್ವಾ ಕುಶಲೇನ ಪ್ರತಿಷ್ಠೇತಾಂ | 37 ಕಿನ್ನು ಪೌಲಸ್ತಾನ್ ಅವದತ್ ರೋಮಿಲೋಕಯೋರಾವಯೋಃ ಕಮಪಿ ದೋಷಮ್ ನ ನಿಶ್ಚಿತ್ಯ ಸರ್ವೇಷಾಂ ಸಮಕ್ಷಮ್ ಆವಾಂ ಕಶಯಾ ತಾಡಯಿತ್ವಾ ಕಾರಾಯಾಂ ಬದ್ಧವನ್ತ ಇದಾನೀಂ ಕಿಮಾವಾಂ ಗುಪ್ತಂ ವಿಸ್ತಕ್ಷ್ಯಂತಿ? ತನ್ ಭವಿಷ್ಯತಿ, ಸ್ವಯಮಾಗತ್ಯಾವಾಂ ಬಹಿಃ ಕೃತ್ವಾ ನಯನ್ತು | 38 ತದಾ ಪದಾತಿಭಿಃ ಶಾಸಕೇಭ್ಯ ಏತದ್ವಾರ್ತಾಯಾಂ ಕಥಿತಾಯಾಂ ತೌ ರೋಮಿಲೋಕಾವಿತಿ ಕಥಾಂ ಶ್ರುತ್ವಾ ತೇ ಭೀತಾಃ | 39 ಸನ್ತಸ್ತಯೋಃ ಸನ್ನಿಧಿಮಾಗತ್ಯ ವಿನಯಮ್ ಅಕುರ್ವನ್ ಅಪರಂ ಬಹಿಃ ಕೃತ್ವಾ ನಗರಾತ್ ಪ್ರಸ್ಥಾಪ್ತುಂ ಪ್ರಾರ್ಥಿತವನ್ತಃ | 40 ತತಸ್ತೌ ಕಾರಾಯಾ ನಿಗತ್ಯ ಲುದಿಯಾಯಾ ಗೃಹಂ ಗತವನ್ತೌ ತತ್ರ ಭ್ರಾತೃಗಣಂ ಸಾಕ್ಷಾತ್ಪ್ರತ್ಯ ತಾನ್ ಸಾನ್ವಯಿತ್ವಾ ತಸ್ಮಾತ್ ಸ್ಥಾನಾತ್ ಪ್ರಸ್ಥಿತೌ |

17 ಪೌಲಸೀಲೌ ಆಮ್ನಿಪಲ್ಯಾಪಲ್ಲೋನಿಯಾನಗರಾಭ್ಯಾಂ ಗತ್ವಾ ಯತ್ರ ಯಿಹೂದೀಯಾನಾಂ ಭಜನಭವನಮೇಕಮ್ ಆಸ್ತೇ ತತ್ರ ಧಿಷಲನೀಕೀನಗರ ಉಪಸ್ಥಿತೌ | 2 ತದಾ ಪೌಲಃ ಸ್ವಾಚಾರಾನುಸಾರೇಣ ತೇಷಾಂ ಸಮೀಪಂ ಗತ್ವಾ ವಿಶ್ರಾಮವಾರತ್ರಯೇ ತೈಃ ಸಾರ್ಧಂ ಧರ್ಮಪುಸ್ತಕೀಯಕಥಾಯಾ ವಿಚಾರಂ ಕೃತವಾನ್ | 3 ಪಲತಃ ಖ್ರೀಷ್ಟೇನ ದುಃಖಭೋಗಃ ಕರ್ತವ್ಯಃ ಶ್ರುಶಾನದುತ್ಪಾನಿಷ್ಠಾ ಕರ್ತವ್ಯಂ ಯುಷ್ಮಾಕಂ ಸನ್ನಿಧೌ ಯಸ್ಯ ಯೀಶೋಃ ಪ್ರಸ್ತಾವಂ ಕರೋಮಿ ಸ ಈಶ್ವರೇಣಾಭಿಷಿಕ್ತಃ ಸ ಏತಾಃ ಕಥಾಃ ಪ್ರಕಾಶ್ಯ ಪ್ರಮಾಣಂ ದತ್ತಾ ಸ್ಥಿರೀಕೃತವಾನ್ | 4 ತಸ್ಮಾತ್ ತೇಷಾಂ ಕತಿಪಯಜನಾ ಅನ್ಯದೇಶೀಯಾ ಬಹವೋ ಭಕ್ತಲೋಕಾ ಬಹ್ಯಃ ಪ್ರಧಾನನಾರ್ಯಶ್ಚ ವಿಶ್ವಸ್ಯ ಪೌಲಸೀಲಯೋಃ ಪಶ್ಚಾದ್ಧಾಮಿನೋ ಜಾತಾಃ | 5 ಕಿನ್ನು ವಿಶ್ರಾಸಹೀನಾ ಯಿಹೂದೀಯಲೋಕಾ ಈರ್ಷ್ಯಯಾ ಪರಿಪೂರ್ಣಾಃ ಸನ್ನೋ ಹಟಟ್ಟೈ ಕತಿನಯಲಮ್ಕಟಲೋಕಾನ್ ಸಜ್ಜಿನಃ ಕೃತ್ವಾ ಜನತಯಾ ನಗರಮಧ್ಯೇ ಮಹಾಕಲಹಂ ಕೃತ್ವಾ ಯಾಸೋನೋ ಗೃಹಮ್ ಆಕ್ರಮ್ಯ

ಪ್ರೇರಿತಾನ್ ದೃತ್ವಾ ಲೋಕನಿವಹಸ್ಯ ಸಮೀಪಮ್ ಆನೇತುಂ ಚೇಷ್ಟಿತವನ್ತಃ | 6 ತೇಷಾಮುದ್ಧೇಶಮ್ ಅಪ್ರಾಪ್ಯ ಚ ಯಾಸೋನಂ ಕತಿಪಯಾನ್ ಭ್ರಾತೃಂಶ್ಚ ದೃತ್ವಾ ನಗರಾಧಿಪತೀನಾಂ ನಿಕಟಮಾನೀಯ ಪ್ರೋಚ್ಛೈಃ ಕಥಿತವನ್ನೋ ಯೇ ಮನುಷ್ಯಾ ಜಗದುದ್ಧಾಟಿತವನ್ತಸ್ಯೇ ತತ್ರಾಪ್ಯಪಸ್ಥಿತಾಃ ಸನ್ನಿ, 7 ಏಷ ಯಾಸೋನ್ ಆತಿಥ್ಯಂ ಕೃತ್ವಾ ತಾನ್ ಗೃಹೀತವಾನ್ | ಯೀಶುನಾಮಕ ಏಕೋ ರಾಜಸ್ಥಿತಿ ಕಥಯನ್ತಸ್ಯೇ ಕೈಸರಸ್ವಾಜ್ಞಾವಿರುದ್ಧಂ ಕರ್ಮ್ಯ ಕುರ್ವತಿ | 8 ತೇಷಾಂ ಕಥಾಮಿಮಾಂ ಶ್ರುತ್ವಾ ಲೋಕನಿವಹೋ ನಗರಾಧಿಪತಯಶ್ಚ ಸಮುದ್ಗಿಹ್ನಾ ಅಭವನ್ | 9 ತದಾ ಯಾಸೋನಸ್ತದನ್ಯೇಷಾಶ್ಚ ಧನದಣ್ಣಂ ಗೃಹೀತ್ವಾ ತಾನ್ ಪರಿತ್ಯಕ್ತವನ್ತಃ | 10 ತತಃ ಪರಂ ಭ್ರಾತೃಗಣೋ ರಜನ್ಯಾಂ ಪೌಲಸೀಲೌ ಶೀಘ್ರಂ ಬಿರಯಾನಗರಂ ಪ್ರೇಷಿತವಾನ್ ತೌ ತತೋಪಸ್ಥಾಯ ಯಿಹೂದೀಯಾನಾಂ ಭಜನಭವನಂ ಗತವನ್ತೌ | 11 ತತ್ರಸ್ಥಾ ಲೋಕಾಃ ಧಿಷಲನೀಕೀಸ್ಥಲೋಕೇಭ್ಯೋ ಮಹಾತ್ಮಾನ್ ಆಸನ್ ಯತ ಇತ್ಥಂ ಭವತಿ ನ ವೇತಿ ಜ್ಞಾತುಂ ದಿನೇ ದಿನೇ ಧರ್ಮಗ್ರನ್ಥಸ್ಥಾಲೋಚನಾಂ ಕೃತ್ವಾ ಸ್ವೈರಂ ಕಥಾಮ್ ಅಗೃಹ್ಣನ್ | 12 ತಸ್ಮಾದ್ ಅನೇಕೇ ಯಿಹೂದೀಯಾ ಅನ್ಯದೇಶೀಯಾನಾಂ ಮಾನ್ಯಾ ಸ್ತ್ರಿಯಃ ಪುರುಷಾಶ್ಚಾನೇಕೇ ವ್ಯಶ್ತಸನ್ | 13 ಕಿನ್ನು ಬಿರಯಾನಗರೇ ಪೌಲೇನೇಶ್ವರೀಯಾ ಕಥಾ ಪ್ರಚಾರ್ಯತ ಇತಿ ಧಿಷಲನೀಕೀಸ್ಥಾ ಯಿಹೂದೀಯಾ ಜ್ಞಾತ್ವಾ ತತ್ಪ್ರಾನ್ಮಮಪ್ಯಾಗತ್ಯ ಲೋಕಾನಾಂ ಕುಪ್ರವೃತ್ತಿಮ್ ಅಜನಯನ್ | 14 ಅತಃ ಏವ ತಸ್ಮಾತ್ ಸ್ಥಾನಾತ್ ಸಮುದ್ರೇಣ ಯಾನೀತಿ ದರ್ಶಯಿತ್ವಾ ಭ್ರಾತರಃ ಕ್ಷಿಪ್ರಂ ಪೌಲಂ ಪ್ರಾಹಿಣ್ಣನ್ ಕಿನ್ನು ಸೀಲತೀಮಧಿಯೌ ತತ್ರ ಸ್ಥಿತವನ್ತೌ | 15 ತತಃ ಪರಂ ಪೌಲಸ್ಯ ಮಾರ್ಗದರ್ಶಕಾಸ್ತಮ್ ಆಧೀನೀನಗರ ಉಪಸ್ಥಾಪಯನ್ ಪಶ್ಚಾದ್ ಯುವಾಂ ತೂರ್ಣಮ್ ಏತತ್ ಸ್ಥಾನಂ ಅಗಮಿಷ್ಯಥಃ ಸೀಲತೀಮಧಿಯೌ ಪ್ರತೀಮಾಮ್ ಅಜ್ಞಾಂ ಪ್ರಾಪ್ಯ ತೇ ಪ್ರತ್ಯಾಗತಾಃ | 16 ಪೌಲ ಅಧೀನೀನಗರೇ ತಾವಪೇಕ್ಷ್ಯ ತಿಷ್ಠನ್ ತನ್ನಗರಂ ಪ್ರತಿಮಾಭಿಃ ಪರಿಪೂರ್ಣಂ ದೃಷ್ಟ್ವಾ ಸನ್ನಪ್ತಹೃದಯೋಃ ಸಭವತ್ | 17 ತತಃ ಸ ಭಜನಭವನೇ ಯಾನ್ ಯಿಹೂದೀಯಾನ್ ಭಕ್ತಲೋಕಾಂಶ್ಚ ಹಟ್ಟೇ ಚ ಯಾನ್ ಅಪಶ್ಯತ್ ತೈಃ ಸಹ ಪ್ರತಿದಿನಂ ವಿಚಾರಿತವಾನ್ | 18 ಕಿನ್ನು ಪಿಕೂರೀಯಮತಗೃಹೀಣಃ ಸ್ತೋಯಿಕೀಯಮತಗೃಹೀಣಶ್ಚ ಕಿಯನ್ನೋ ಜನಾಸ್ತೇನ್ ಸಾರ್ಧಂ ವ್ಯವದನ್ | ತತ್ರ ಕೇಚಿತ್ ಅಕಥಯನ್ ಏಷ ವಾಚಾಲಃ ಕಿಂ ವಕ್ತುಮ್ ಇಚ್ಛತಿ? ಅಪರೇ ಕೇಚಿತ್ ಏಷ ಜನಃ ಕೇಷಾಞ್ಛಿದ್ ವಿದೇಶೀಯದೇವಾನಾಂ ಪ್ರಚಾರಕ ಇತ್ಯನುಮೀಯತೇ ಯತಃ ಸ ಯೀಶುಮ್ ಉತ್ತಿತಿಷ್ಠ ಪ್ರಚಾರಯತ್ | 19 ತೇ ತಮ್ ಅರೇಯಪಾಗನಾಮ ವಿಚಾರಸ್ಥಾನಮ್ ಆನೀಯ ಪ್ರಾವೋಚನ್ ಇದಂ ಯನ್ನವೀನಂ ಮತಂ ತ್ವಂ ಪ್ರಾಚೀಕಶ ಇದಂ ಕೀದೃಶಂ ಏತದ್ ಅಸ್ಮಾನ್ ಶ್ರಾವಯ; 20 ಯಾಮಿಮಾಮ್ ಅಸಮ್ಯವಕಥಾಮ್ ಅಸ್ಮಾಕಂ ಕರ್ಣಗೋಚರೀಕೃತವಾನ್ ಅಸ್ಮಾ ಭಾವಾರ್ಥಃ ಕ ಇತಿ ವಯಂ ಜ್ಞಾತುಮ್ ಇಚ್ಛಾಮಃ | 21 ತದಾಧೀನೀವಾಸಿನಸ್ತನ್ನಗರಪ್ರವಾಸಿನಶ್ಚ ಕೇವಲಂ ಕಸ್ಯಾಶ್ಚನ ನವೀನಕಥಾಯಾಃ ಶ್ರವಣೇನ ಪ್ರಚಾರಣೇನ ಚ ಕಾಲಮ್ ಆಯಾಪಯನ್ | 22 ಪೌಲೋರೇಯಪಾಗಸ್ಯ ಮಧ್ಯೇ ತಿಷ್ಠನ್ ಏತಾಂ ಕಥಾಂ ಪ್ರಚಾರಿತವಾನ್, ಹೇ ಅಧೀನೀಯಲೋಕಾ ಯೂಯಂ ಸರ್ವಥಾ ದೇವಪೂಜಾಯಾಮ್ ಆಸಕ್ತಾ ಇತ್ಯಹ ಪ್ರತ್ಯಕ್ಷಂ ಪಶ್ಯಾಮಿ | 23 ಯತಃ ಪರ್ಯಟನಕಾಲೇ ಯುಷ್ಮಾಕಂ ಪೂಜನೀಯಾನಿ ಪಶ್ಯನ್ 'ಅವಿಜ್ಞಾತೇಶ್ವರಾಯ' ಏತಲ್ಲಿಪಿಯಿಕ್ತಾಂ ಯಜ್ಜಮೇದೀಮೇಕಾಂ ದೃಷ್ಟವಾನ್; ಅತೋ ನ ವಿಧಿತ್ವಾ ಯಂ ಪೂಜಯದ್ಧೇ ತಸ್ಮೈವ ತತ್ತಂ

ಯುಷ್ಮಾನ್ ಪ್ರತಿ ಪ್ರಚಾರಯಾಮಿ | 24 ಜಗತೋ ಜಗತ್ಸಾನ್ಯಾಂ ಸರ್ವಸಸ್ಯನಾಶ್ಚ ಸ್ವಷ್ಟಾಯ ಈಶ್ವರಃ ಸ ಸ್ವರ್ಗಪೃಥಿವ್ಯೋರೇಕಾಧಿಪತೀ ಸನ್ ಕರನಿರ್ಮಿತಮನ್ನಿರೇಷು ನ ನಿವಸತಿ; 25 ಸ ಏವ ಸರ್ವೈಭ್ಯೋ ಜೀವನಂ ಪ್ರಾಣಾನ್ ಸರ್ವಸಾಮಗ್ರೀಶ್ವ ಪ್ರದದಾತಿ; ಅತಏವ ಸ ಕಸ್ಯಾಶ್ಚಿತ್ ಸಾಮಗ್ರ್ಯಾ ಅಭಾವಹೇತೋ ಮರ್ನುಷ್ಯಾಣಾಂ ಹಸ್ಯಃ ಸೇವಿತೋ ಭವತೀತಿ ನ | 26 ಸ ಭೂಮಣ್ಣಲೇ ನಿವಾಸಾರ್ಥಮ್ ಏಕಸ್ಮಾತ್ ಶೋಣಿತಾತ್ ಸರ್ವಾನ್ ಮನುಷ್ಯಾನ್ ಸ್ವಷ್ಟ್ವಾ ತೇಷಾಂ ಪೂರ್ವನಿರೂಪಿತಸಮಯಂ ವಸತಿಸೀಮಾಶ್ಚ ನಿರಚಿನೋತ್; 27 ತಸ್ಮಾತ್ ಲೋಕೈಃ ಕೇನಾಪಿ ಪ್ರಕಾರೇಣ ಮೃಗಯಿತ್ವಾ ಪರಮೇಶ್ವರಸ್ಯ ತತ್ತಂ ಪ್ರಾಪ್ತುಂ ತಸ್ಯ ಗವೇಷಣಂ ಕರಣೀಯಮ್ | 28 ಕಿನ್ಯು ಸೋಽಸ್ಮಾಕಂ ಕಸ್ಯಾಚ್ಚಿದಪಿ ದೂರೇ ತಿಷ್ಠತೀತಿ ನಹಿ, ವಯಂ ತೇನ ನಿಶ್ಚಸನಪ್ರಶ್ನಸನಗಮನಾಗಮನಪ್ರಾಣಧಾರಣಾನಿ ಕುರ್ಮ್ಯಃ, ಪುನಶ್ಚ ಯುಷ್ಮಾಕಮೇವ ಕತಿಪಯಾಃ ಕವಯಃ ಕಥಯನ್ತಿ 'ತಸ್ಯ ವಂಶಾ ವಯಂ ಸ್ಯೋ ಹಿ' ಇತಿ | 29 ಅತಏವ ಯದಿ ವಯಮ್ ಈಶ್ವರಸ್ಯ ವಂಶಾ ಭವಾಮಸ್ತುರ್ಹಿ ಮನುಷ್ಯೈ ವಿಧ್ಯಯಾ ಕೌಶಲೇನ ಚ ತಕ್ಷಿತಂ ಸ್ವರ್ಣಂ ರೂಪ್ಯಂ ದೃಷದ್ ವೈತೇಷಾಮೀಶ್ವರತ್ತಮ್ ಅಸ್ಮಾಭಿ ನಃ ಜ್ಞಾತವ್ಯಂ | 30 ತೇಷಾಂ ಪೂರ್ವೀಯಲೋಕಾನಾಮ್ ಅಜ್ಞಾನತಾಂ ಪ್ರತೀಶ್ವರೋ ಯದ್ವಪಿ ನಾವಾದೃತೃ ತಥಾಪೀದಾನೀಂ ಸರ್ವತ್ರ ಸರ್ವಾನ್ ಮನಃ ಪರಿವತ್ಸಯಿತುಮ್ ಅಜ್ಞಾಪಯತಿ, 31 ಯತಃ ಸ್ವನಿಯುಕ್ತೇನ ಪುರುಷೇಣ ಯದಾ ಸ ಪೃಥಿವೀಸ್ಥಾನಾಂ ಸರ್ವಲೋಕಾನಾಂ ವಿಚಾರಂ ಕರಿಷ್ಯತಿ ತದ್ವಿನಂ ನೈರೂಪಯತ್; ತಸ್ಯ ಶ್ರುಶಾನೋತ್ಥಾಪನೇನ ತಸ್ಮಿನ್ ಸರ್ವೈಭ್ಯಃ ಪ್ರಮಾಣಂ ಪ್ರಾದಾತ್ | 32 ತದಾ ಶ್ರುಶಾನಾದ್ ಉತ್ಥಾನಸ್ಯ ಕಥಾಂ ಶ್ರುತ್ವಾ ಕೇಚಿದ್ ಉಪಾಹಮನ್, ಕೇಚಿದವದನ್ ಏನಾಂ ಕಥಾಂ ಪುನರಪಿ ತ್ವತ್ತಃ ಶೋಷ್ಯಾಮಃ | 33 ತತಃ ಪೌಲಸ್ತೇಷಾಂ ಸಮೀಪಾತ್ ಪ್ರಸ್ಥಿತವಾನ್ | 34 ತಥಾಪಿ ಕೇಚಿಲ್ಲೋಕಾಸ್ತೇನ ಸಾರ್ಧಂ ಮಿತಿತ್ವಾ ವ್ಯಶ್ಚಸನ್ ತೇಷಾಂ ಮಧ್ಯೇ ಽರೇಯಪಾಗೀಯದಿಯನುಸಿಯೋ ದಾಮಾರೀನಾಮಾ ಕಾಚಿನ್ನಾರೀ ಕಿಯುನ್ದೋ ನರಾಶ್ಚಾಸನ್ |

18 ತದ್ಗುಟನಾತಃ ಪರಂ ಪೌಲ ಆಧೀನೀನಗರಾದ್ ಯಾತ್ರಾಂ ಕೃತ್ವಾ ಕರಿನ್ಧನಗರಮ್ ಆಗಚ್ಛತ್ | 2 ತಸ್ಮಿನ್ ಸಮಯೇ ಕ್ಷೌದಿಯಃ ಸರ್ವಾನ್ ಯಿಹೂದೀಯಾನ್ ರೋಮಾನಗರಂ ವಿಹಾಯ ಗನ್ತುಮ್ ಅಜ್ಞಾಪಯತ್, ತಸ್ಮಾತ್ ಪ್ರಿಸ್ತಿಯಾನಾಮ್ನಾ ಜಾಯಯಾ ಸಾರ್ಧಮ್ ಇತಾಲಿಯಾದೇಶಾತ್ ಕಿಚ್ಚೈತ್ಯೂರ್ವಮ್ ಆಗಮತ್ ಯಃ ಪನ್ನದೇಶೇ ಜಾತ ಆಕ್ಶಿನಾಮಾ ಯಿಹೂದೀಯಲೋಕಃ ಪೌಲಸ್ತಂ ಸಾಕ್ಷಾತ್ ಪ್ರಾಪ್ಯ ತಯೋಃ ಸಮೀಪಮಿತವಾನ್ | 3 ತೌ ದೂಷ್ಯನಿರ್ಮಾಣಜೀವಿನೌ, ತಸ್ಮಾತ್ ಪರಸ್ಪರಮ್ ಏಕವ್ಯಕ್ತಿಕತ್ವಾತ್ ಸ ತಾಭ್ಯಾಂ ಸಹ ಉಷ್ಣಿತ್ವ ತತ್ ಕರ್ಮಾಕರೋತ್ | 4 ಪೌಲಃ ಪ್ರತಿವಿಶ್ರಾಮವಾರಂ ಭಜನಭವನಂ ಗತ್ವಾ ವಿಚಾರಂ ಕೃತ್ವಾ ಯಿಹೂದೀಯಾನ್ ಅನ್ಯದೇಶೀಯಾಂಶ್ಚ ಪ್ರವೃತ್ತಿಂ ಗ್ರಾಹಿತವಾನ್ | 5 ಸೀಲತೀವಧಿಯಯೋ ಮಾರ್ಕಕಿದನಿಯಾದೇಶಾತ್ ಸಮೇತಯೋಃ ಸತೋಃ ಪೌಲ ಉತ್ತಪ್ರಮನಾ ಭೂತ್ವಾ ಯೀಶುರೀಶ್ವರೇಣಾಭಿಷಿಕ್ತೋ ಭವತೀತಿ ಪ್ರಮಾಣಂ ಯಿಹೂದೀಯಾನಾಂ ಸಮೀಪೇ ಪ್ರಾದಾತ್ | 6 ಕಿನ್ಯು ತೇ ಽತೀವ ವಿರೋಧಂ ವಿಧಾಯ ಪಾಷಣ್ಣೀಯಕಥಾಂ ಕಥಿತವನ್ನಸ್ತಃ ಪೌಲೋ ವಸ್ತಂ ಧ್ವನ್ವನ್ ಏತಾಂ ಕಥಾಂ ಕಥಿತವಾನ್, ಯುಷ್ಮಾಕಂ ಶೋಣಿತಪಾತಾಪರಾರ್ಥೋ

ಯುಷ್ಮಾನ್ ಪ್ರತ್ಯೇವ ಭವತು, ತೇನಾಹಂ ನಿರಪರಾರ್ಥೋ ಽದ್ಯಾರಭ್ಯ ಭಿನ್ನದೇಶೀಯಾನಾಂ ಸಮೀಪಂ ಯಾಮಿ | 7 ಸ ತಸ್ಮಾತ್ ಪ್ರಸ್ಥಾಯ ಭಜನಭವನಸಮೀಪಸ್ತಸ್ಯ ಯುಸ್ತನಾಮ್ನಾ ಈಶ್ವರಭಕ್ತಸ್ಯ ಭಿನ್ನದೇಶೀಯಸ್ಯ ನಿವೇಶನಂ ಪ್ರಾವಿಶತ್ | 8 ತತಃ ಕ್ರೀಷ್ಣನಾಮಾ ಭಜನಭವನಾಧಿಪತೀ ಸಪರಿವಾರಃ ಪ್ರಭೌ ವ್ಯಶ್ಚಿಸೀತ್, ಕರಿನ್ಧನಗರೀಯಾ ಬಹವೋ ಲೋಕಾಶ್ಚ ಸಮಾಕರ್ಣ್ಯ ವಿಶ್ವಸ್ಯ ಮಜ್ಜಿತಾ ಅಭವನ್ | 9 ಕ್ಷಣದಾಯಾಂ ಪ್ರಭುಃ ಪೌಲಂ ದರ್ಶನಂ ದತ್ತಾ ಭಾಷಿತವಾನ್, ಮಾ ಭ್ಯಷೀಃ, ಮಾ ನಿರಸೀಃ ಕಥಾಂ ಪ್ರಚಾರಯ | 10 ಅಹಂ ತ್ವಯಾ ಸಾರ್ಧಮ್ ಆಸ ಹಿಂಸಾರ್ಥಂ ಕೋಪಿ ತ್ವಾಂ ಸ್ಪಷ್ಟುಂ ನ ಶಕ್ಯತಿ ನಗರೇಽಸ್ಮಿನ್ ಮದೀಯಾ ಲೋಕಾ ಬಹವ ಅಸತೇ | 11 ತಸ್ಮಾತ್ ಪೌಲಸ್ತನಗರೇ ಪ್ರಾಯೇಣ ಸಾರ್ಧವತ್ಸರಪರ್ಯಂತಂ ಸಂಸ್ಥಾಯೇಶ್ವರಸ್ಯ ಕಥಾಮ್ ಉಪಾದಿಶತ್ | 12 ಗಾಲ್ತಿಯಾನಾಮಾ ಕಶ್ಚಿದ್ ಆಖಾಯಾದೇಶಸ್ಯ ಪ್ರಾಡ್ವಿವಾಕಃ ಸಮಭವತ್, ತತೋ ಯಿಹೂದೀಯಾ ಏಕವಾಕ್ಯಾಃ ಸನ್ಯಃ ಪೌಲಮ್ ಆಕ್ರಮ್ಯ ವಿಚಾರಸ್ಥಾನಂ ನೀತ್ವಾ 13 ಮಾನುಷ ಏಷ ವ್ಯವಸ್ಥಾಯ ವಿರುದ್ಧಮ್ ಈಶ್ವರಭಜನಂ ಕರ್ತುಂ ಲೋಕಾನ್ ಕುಪ್ರವೃತ್ತಿಂ ಗ್ರಾಹಯತೀತಿ ನಿವೇದಿತವನ್ಯಃ | 14 ತತಃ ಪೌಲೇ ಪ್ರತ್ಯುತ್ತರಂ ದಾತುಮ್ ಉದ್ಯತೇ ಸತಿ ಗಾಲ್ತಿಯಾ ಯಿಹೂದೀಯಾನ್ ವ್ಯಾಹರತ್, ಯದಿ ಕಸ್ಯಚಿದ್ ಅನ್ಯಾಯಸ್ಯ ವಾತಿಶಯದುಷ್ಕತಾಚರಣಸ್ಯ ವಿಚಾರೋಽಭವಿಷ್ಯತ್ ತರ್ಹಿ ಯುಷ್ಮಾಕಂ ಕಥಾ ಮಯಾ ಸಹನೀಯಾಭವಿಷ್ಯತ್ | 15 ಕಿನ್ಯು ಯದಿ ಕೇವಲಂ ಕಥಾಯಾ ವಾ ನಾಮ್ನೋ ವಾ ಯುಷ್ಮಾಕಂ ವ್ಯವಸ್ಥಾಯಾ ವಿವಾದೋ ಭವತಿ ತರ್ಹಿ ತಸ್ಯ ವಿಚಾರಮಹಂ ನ ಕರಿಷ್ಯಾಮಿ, ಯೂಯಂ ತಸ್ಯ ಮೀಮಾಂಸಾಂ ಕುರುತ | 16 ತತಃ ಸ ತಾನ್ ವಿಚಾರಸ್ಥಾನಾದ್ ದೂರೀಕೃತವಾನ್ | 17 ತದಾ ಭಿನ್ನದೇಶೀಯಾಃ ಸೋಸ್ತಿನಿನಾಮಾನಂ ಭಜನಭವನಸ್ಯ ಪ್ರಧಾನಾಧಿಪತಿಂ ಧೃತ್ವಾ ವಿಚಾರಸ್ಥಾನಸ್ಯ ಸಮ್ಯುಖೇ ಪ್ರಾಹರನ್ ತಥಾಪಿ ಗಾಲ್ತಿಯಾ ತೇಷು ಸರ್ವಕರ್ಮ್ಯಸು ನ ಮನೋ ನ್ಯದಧಾತ್ | 18 ಪೌಲಸ್ತತ್ರ ಪುನರ್ಬಹುದಿನಾನಿ ನ್ಯವಸತ್, ತತೋ ಭ್ರಾತೃಗಣಾದ್ ವಿಸರ್ಜನಂ ಪ್ರಾಪ್ಯ ಕಿಚ್ಚನವೃತನಿಮಿತ್ತಂ ಕಿಂಕ್ರಿಯಾನಗರೇ ಶಿರೋ ಮುಣ್ಣಯಿತ್ವಾ ಪ್ರಿಸ್ತಿಯಾಕ್ಶಿಲಾಭ್ಯಾಂ ಸಹಿತೋ ಜಲಪಥೇನ ಸುರಿಯಾದೇಶಂ ಗತವಾನ್ | 19 ತತ ಇಫಿಷನಗರ ಉಪಸ್ಥಾಯ ತತ್ರ ತೌ ವಿಸೃಜ್ಯ ಸ್ವಯಂ ಭಜನಭವನಂ ಪ್ರವಿಶ್ಯ ಯಿಹೂದೀಯೈಃ ಸಹ ವಿಚಾರಿತವಾನ್ | 20 ತೇ ಸ್ತ್ರೈಃ ಸಾರ್ಧಂ ಪುನಃ ಕತಿಪದಿದಿನಾನಿ ಸ್ಥಾತುಂ ತಂ ವ್ಯನಯನ್, ಸ ತದನುರರೀಕೃತ್ಯ ಕಥಾಮೇತಾಂ ಕಥಿತವಾನ್, 21 ಯಿರೂಶಾಲಮಿ ಆಗಾಮ್ಯತ್ಸವಪಾಲನಾರ್ಥಂ ಮಯಾ ಗಮನೀಯಂ; ಪಶ್ಯಾದ್ ಈಶ್ವರೇಚ್ಚಾಯಾಂ ಜಾತಾಯಾಂ ಯುಷ್ಮಾಕಂ ಸಮೀಪಂ ಪ್ರತ್ಯಾಗಮಿಷ್ಯಾಮಿ | ತತಃ ಪರಂ ಸ ತೈ ವಿಫಸ್ಯಷ್ಟಃ ಸನ್ ಜಲಪಥೇನ ಇಫಿಷನಗರಾತ್ ಪ್ರಸ್ಥಿತವಾನ್ | 22 ತತಃ ಕೈಸರಿಯಾಮ್ ಉಪಸ್ಥಿತಃ ಸನ್ ನಗರಂ ಗತ್ವಾ ಸಮಾಜಂ ನಮಸ್ಕೃತ್ಯ ತಸ್ಮಾದ್ ಅನಿಯಖಿಯಾನಗರಂ ಪ್ರಸ್ಥಿತವಾನ್ | 23 ತತ್ರ ಕಿಯತ್ಕಾಲಂ ಯಾಪಯಿತ್ವಾ ತಸ್ಮಾತ್ ಪ್ರಸ್ಥಾಯ ಸರ್ವೈಷಾಂ ಶಿಷ್ಯಾಣಾಂ ಮನಾಂಸಿ ಸುಸ್ಥಿರಾಣಿ ಕೃತ್ವಾ ಕ್ರಮಶೋ ಗಲಾತಿಯಾಪುಗಿಯಾದೇಶಯೋ ಭ್ರಮಿತ್ವಾ ಗತವಾನ್ | 24 ತಸ್ಮಿನ್ನೇವ ಸಮಯೇ ಸಿಕನ್ಸರಿಯಾನಗರೇ ಜಾತ ಆಪಲೋನಾಮಾ ಶಾಸ್ತ್ರವಿತ್ ಸುವಕ್ತಾ ಯಿಹೂದೀಯ ಏಕೋ ಜನ ಇಫಿಷನಗರಮ್ ಆಗತವಾನ್ | 25 ಸ ಶ್ವಿತ್ತಿಪ್ರಭುಮಾಗೋ ಮನಸೋದ್ಯೋಗೀ ಚ ಸನ್ ಯೋಹನೋ ಮಜ್ಜನಮಾತ್ರಂ ಜ್ಞಾತ್ವಾ ಯಥಾರ್ಥತಯಾ ಪ್ರಭೋಃ ಕಥಾಂ ಕಥಯನ್

ಸಮುಪಾದಿಶತ್ | 26 ಏಷ ಜನೋ ನಿರ್ಭಯತ್ವೇನ ಭಜನಭವನೇ ಕಥಯಿತುಮ್ ಆರಭುವಾನ್, ತತಃ ಪ್ರಿಸ್ಥಿಲ್ಲಾಕ್ಲಿೞ್ ತಸ್ಯೋಪದೇಶಕಥಾಂ ನಿಶಮ್ಯ ತಂ ಸ್ವಯೋಃ ಸಮೀಪಮ್ ಅನೀಯ ಶುದ್ಧರೂಪೇಣೇಶ್ವರಸ್ಯ ಕಥಾಮ್ ಅಬೋಧಯತಾಮ್ | 27 ಪಶ್ಚಾತ್ ಸ ಆಖಾಯಾದೇಶಂ ಗನ್ತುಂ ಮತಿಂ ಕೃತವಾನ್, ತದಾ ತತ್ರತ್ಯಃ ಶಿಷ್ಯಗಣೋ ಯಥಾ ತಂ ಗೃಹ್ಣಾತಿ ತದರ್ಥಂ ಭ್ರಾತೃಗಣೇನ ಸಮಾಶ್ವಸ್ಯ ಪತ್ರೇ ಲಿಖಿತೇ ಸತಿ, ಆಪಲ್ಲಾಸ್ಯತೋಪಸ್ಥಿತಃ ಸನ್ ಅನುಗ್ರಹೇಣ ಪ್ರತ್ಯಯಿನಾಂ ಬಹೂಪಕಾರಾನ್ ಅಕರೋತ್, 28 ಫಲತೋ ಯೀಶುರಭಿಷಿಕ್ತಸ್ಯತೇತಿ ಶಾಸ್ತ್ರಪ್ರಮಾಣಂ ದತ್ತಾ ಪ್ರಕಾಶರೂಪೇಣ ಪ್ರತಿಪನ್ನಂ ಕೃತ್ವಾ ಯಿಹೂದೀಯಾನ್ ನಿರುತ್ತರಾನ್ ಕೃತವಾನ್ |

19 ಕರಿನ್ಧನಗರ ಅಪಲ್ಲಸಃ ಸ್ಥಿತಿಕಾಲೇ ಪೌಲ ಉತ್ತರಪ್ರದೇಶೈರಾಗಚ್ಛನ್ ಇಫಿಷನಗರಮ್ ಉಪಸ್ಥಿತವಾನ್ | ತತ್ರ ಕತಿಪಯತಿಷ್ಠಾನ್ ಸಾಕ್ಷತ್ ಪ್ರಾಪ್ಯ ತಾನ್ ಅಪ್ಯಚ್ಛತ್, 2 ಯೂಯಂ ವಿಶ್ವಸ್ಯ ಪವಿತ್ರಮಾತ್ಮಾನಂ ಪ್ರಾಪ್ತಾ ನ ವಾ? ತತಸ್ತೇ ಪ್ರತ್ಯವದನ್ ಪವಿತ್ರ ಆತ್ಮಾ ದೀಯತೇ ಇತ್ಯಸ್ಮಾಭಿಃ ಶ್ರುತಮಪಿ ನಹಿ | 3 ತದಾ ಸಾವದತ್ ತರ್ಹಿ ಯೂಯಂ ಕೇನ ಮಜ್ಜಿತಾ ಅಭವತ್? ತೇಽಕಥಯನ್ ಯೋಹನೋ ಮಜ್ಜನೇನ | 4 ತದಾ ಪೌಲ ಉಕ್ತವಾನ್ ಇತಃ ಪರಂ ಯ ಉಪಸ್ಥಾಸ್ಯತಿ ತಸ್ಮಿನ್ ಅರ್ಥತ ಯೀಶುಖ್ರೀಷ್ಟೇ ವಿಶ್ವಸಿತವ್ಯಮಿತ್ಯುಕ್ತ್ವಾ ಯೋಹನ್ ಮನಃಪರಿವರ್ತನಸೂಚಕೇನ ಮಜ್ಜನೇನ ಜಲೇ ಲೋಕಾನ್ ಅಮಜ್ಜಯತ್ | 5 ತಾದೃಶೀಂ ಕಥಾಂ ಶ್ರುತ್ವಾ ತೇ ಪ್ರಭೋ ಯೀಶುಖ್ರೀಷ್ಟಸ್ಯ ನಾಮ್ನಾ ಮಜ್ಜಿತಾ ಅಭವನ್ | 6 ತತಃ ಪೌಲೇನ ತೇಷಾಂ ಗಾತ್ರೇಷು ಕರೇಽಪಿತೇ ತೇಷಾಮುಪರಿ ಪವಿತ್ರ ಆತ್ಮಾಪರೂಢವಾನ್, ತಸ್ಮಾತ್ ತೇ ನಾನಾದೇಶೀಯಾ ಭಾಷಾ ಭವಿಷ್ಯತ್ಕಥಾಶ್ಚ ಕಥಿತವನ್ತಃ | 7 ತೇ ಪ್ರಾಯೇಣ ದ್ವಾದಶಜನಾ ಆಸನ್ | 8 ಪೌಲೋ ಭಜನಭವನಂ ಗತ್ವಾ ಪ್ರಾಯೇಣ ಮಾಸತ್ರಯಮ್ ಈಶ್ವರಸ್ಯ ರಾಜ್ಞಸ್ಯ ವಿಚಾರಂ ಕೃತ್ವಾ ಲೋಕಾನ್ ಪ್ರವತ್ಯ ಸಾಹಸೇನ ಕಥಾಮಕಥಯತ್ | 9 ಕಿನ್ನು ಕರಿನಾನ್ಯಕರಣತ್ವಾತ್ ಕಿಯನ್ನೋ ಜನಾ ನ ವಿಶ್ವಸ್ಯ ಸರ್ವೇಷಾಂ ಸಮುಕ್ತಮ್ ಏತತ್ಕಥಸ್ಯ ನಿನ್ಯಾಂ ಕರ್ತುಂ ಪ್ರವೃತ್ತಾಃ, ಅತಃ ಪೌಲಸ್ತೇಷಾಂ ಸಮೀಪಾತ್ ಪ್ರಸ್ಥಾಯ ಶಿಷ್ಯಗಣಂ ಪ್ರೃಥಕ್ಕೃತ್ವಾ ಪ್ರತ್ಯಹಂ ತುರಾನ್ಯನಾಮ್ನಃ ಕಸ್ಯಚಿತ್ ಜನಸ್ಯ ಪಾರಶಾಲಾಯಾಂ ವಿಚಾರಂ ಕೃತವಾನ್ | 10 ಇತ್ಯಂ ವತ್ತರದ್ವಯಂ ಗತಂ ತಸ್ಮಾದ್ ಅಶಿಯಾದೇಶನಿವಾಸಿನಃ ಸರ್ವೇ ಯಿಹೂದೀಯಾ ಅನ್ಯದೇಶೀಯಲೋಕಾಶ್ಚ ಪ್ರಭೋ ಯೀಶೋಃ ಕಥಾಮ್ ಅಶೌಷನ್ | 11 ಪೌಲೇನ ಚ ಈಶ್ವರ ಏತಾದೃಶಾನ್ಯದ್ವಯತಾನಿ ಕರ್ಮಾಣಿ ಕೃತವಾನ್ | 12 ಯತ್ ಪರಿಧೇಯೇ ಗಾತ್ರಮಾರ್ಜನವಸ್ತ್ರೇ ವಾ ತಸ್ಯ ದೇಹಾತ್ ಪೀಡಿತಲೋಕಾನಾಮ್ ಸಮೀಪಮ್ ಅನೀತೇ ತೇ ನಿರಾಮಯಾ ಜಾತಾ ಅಪವಿತ್ರಾ ಭೂತಾಶ್ಚ ತೇಭ್ಯೋ ಬಹಿರ್ಗತವನ್ತಃ | 13 ತದಾ ದೇಶಾಟನಕಾರಿಣಃ ಕಿಯನ್ನೋ ಯಿಹೂದೀಯಾ ಭೂತಾಪಸಾರಿಣೋ ಭೂತಗ್ರಸ್ತನೋಕಾನಾಂ ಸನ್ನಿಧೌ ಪ್ರಭೇ ಯೀಶೋ ನಾರ್ಮ ಜಪ್ತಾ ವಾಕ್ಯಮಿದಮ್ ಅವದನ್, ಯಸ್ಯ ಕಥಾಂ ಪೌಲಃ ಪ್ರಚಾರಯತಿ ತಸ್ಯ ಯೀಶೋ ನಾರ್ಮಾ ಯುಷ್ಮಾನ್ ಆಜ್ಞಾಪಯಾಮಃ | 14 ಸ್ಥಿವನಾಮ್ನೋ ಯಿಹೂದೀಯಾನಾಂ ಪ್ರಧಾನಯಾಜಕಸ್ಯ ಸಪ್ತಭಿಃ ಪುತ್ರೈಸ್ತಥಾ ಕೃತೇ ಸತಿ | 15 ಕಶ್ಚಿದ್ ಅಪವಿತ್ರೋ ಭೂತಃ ಪ್ರತ್ಯುದಿತವಾನ್, ಯೀಶುಂ ಜಾನಾಮಿ ಪೌಲಚ್ಚ ಪರಿಚಿನೋಮಿ ಕಿನ್ನು ಕೇ ಯೂಯಂ? 16

ಇತ್ಯುಕ್ತ್ವಾ ಸೋಪವಿತ್ರಭೂತಗ್ರಸ್ತೋ ಮನುಷ್ಯೋ ಲಮ್ಬಂ ಕೃತ್ವಾ ತೇಷಾಮುಪರಿ ಪತಿತ್ವಾ ಬಲೇನ ತಾನ್ ಜಿತವಾನ್, ತಸ್ಮಾತ್ತೇ ನಗ್ನಾಃ ಕೃತಾಜ್ಞಶ್ಚ ಸನ್ಯಸ್ತಾನ್ ಗೇಹಾತ್ ಪಲಾಯನ್ | 17 ಸಾ ವಾಗ್ ಇಫಿಷನಗರನಿವಾಸಿನಸಂ ಸರ್ವೇಷಾಂ ಯಿಹೂದೀಯಾನಾಂ ಭಿನ್ನದೇಶೀಯಾನಾಂ ಲೋಕಾನಾಚ್ಚ ಶ್ರವೋಗೋಚರೀಭೂತಾಃ; ತತಃ ಸರ್ವೇ ಭಯಂ ಗತಾಃ ಪ್ರಭೋ ಯೀಶೋ ನಾರ್ಮೋ ಯಶೋ ಽವರ್ಧತ | 18 ಯೇಷಾಮನೇಕೇಷಾಂ ಲೋಕಾನಾಂ ಪ್ರತೀತಿರಜಾಯತ ತ ಆಗತ್ಯ ಸ್ಥಿಃ ಕೃತಾಃ ಕ್ರಿಯಾಃ ಪ್ರಕಾಶರೂಪೇಣಾಜ್ಞೇಕೃತವನ್ತಃ | 19 ಬಹವೋ ಮಾಯಾಕರ್ಮಕಾರಿಣಃ ಸ್ವಸ್ತಗ್ರನ್ಯಾನ್ ಅನೀಯ ರಾಶೀಕೃತ್ಯ ಸರ್ವೇಷಾಂ ಸಮುಕ್ತಮ್ ಅದಾಹಯನ್, ತತೋ ಗಣನಾಂ ಕೃತ್ವಾಯದ್ವನ್ನ ಪಇನ್ಯಾಯತರೂಪ್ಯಮುದ್ರಾಮೂಲ್ಯಪ್ರಸ್ತುಕಾನಿ ದಗ್ಧಾನಿ | 20 ಇತ್ಯಂ ಪ್ರಭೋಃ ಕಥಾ ಸರ್ವದೇಶಂ ವ್ಯಾಪ್ಯ ಪ್ರಬಲಾ ಜಾತಾ | 21 ಸರ್ವೇಷ್ವೇತೇಷು ಕರ್ಮಸು ಸಮನ್ವೇಷು ಸತ್ಯ ಪೌಲೋ ಮಾಕಿದನಿಯಾಖಾಯಾದೇಶಾಭ್ಯಾಂ ಯಿರೂಶಾಲಮಂ ಗನ್ತುಂ ಮತಿಂ ಕೃತ್ವಾ ಕಥಿತವಾನ್ ತತ್ತ್ವಾನ್ ಯಾತ್ರಾಯಾಂ ಕೃತಾಯಾಂ ಸತ್ಯಾಂ ಮಯಾ ರೋಮಾನಗರಂ ದ್ರಷ್ಟವ್ಯಂ | 22 ಸ್ಥಾನುಗತಲೋಕಾನಾಂ ತೀಮಧಿಯೇರಾಸ್ತ ದ್ವಾ ಜನೌ ಮಾಕಿದನಿಯಾದೇಶಂ ಪ್ರತಿ ಪ್ರತಿಕ್ತ ಸ್ವಯಮ್ ಅಶಿಯಾದೇಶೇ ಕತಿಪಯದಿನಾನಿ ಸ್ಥಿತವಾನ್ | 23 ಕಿನ್ನು ತಸ್ಮಿನ್ ಸಮಯೇ ಮತೇಽಸ್ಮಿನ್ ಕಲಹೋ ಜಾತಃ | 24 ತತ್ಕಾರಣಮಿದಂ, ಅರ್ತ್ರಿಮೀದೇವ್ಯಾ ರೂಪ್ಯಮನ್ನಿರನಿರ್ಮಾಣೇನ ಸರ್ವೇಷಾಂ ಶಿಲಿನಾಂ ಯಥೇಷ್ಟಲಾಭಮ್ ಅಜನಯತ್ ಯೋ ದೀಮೀತ್ರಿಯನಾಮಾ ನಾಡೀನ್ಮಮಃ | 25 ಸ ತಾನ್ ತತ್ಕರ್ಮಜೀವಿನಃ ಸರ್ವಲೋಕಾಂಶ್ಚ ಸಮಾಹೂಯ ಭಾಷಿತವಾನ್ ಹೇ ಮಹೇಚ್ಚಾ ಏತೇನ ಮನ್ನಿರನಿರ್ಮಾಣೇನಾಸ್ತುಕಂ ಜೀವಿಕಾ ಭವತಿ, ಏತದ್ ಯೂಯಂ ವಿತ್ಯಃ; 26 ಕಿನ್ನು ಹಸ್ತನಿರ್ಮೀತೇಶ್ವರಾ ಈಶ್ವರಾ ನಹಿ ಪೌಲನಾಮ್ನಾ ಕೇನಚಿಜ್ಜನೇನ ಕಥಾಮಮಾಂ ವ್ಯಾಹೃತ್ಯ ಕೇವಲೇಫಿಷನಗರೇ ನಹಿ ಪ್ರಾಯೇಣ ಸರ್ವಸ್ಮಿನ್ ಅಶಿಯಾದೇಶೇ ಪ್ರವೃತ್ತಿಂ ಗ್ರಾಹಯಿತ್ವಾ ಬಹುಲೋಕಾನಾಂ ಶೇಮುಷೀ ಪರಾವಶ್ಯತಾ, ಏತದ್ ಯುಷ್ಮಾಭಿ ದ್ಯೃಶ್ಯತೇ ಶ್ರೂಯತೇ ಚ | 27 ತೇನಾಸ್ತುಕಂ ವಾಣಿಜ್ಯಸ್ಯ ಸರ್ವಥಾ ಹಾನೇಃ ಸಮ್ಭವನಂ ಕೇವಲಮಿತಿ ನಹಿ, ಅಶಿಯಾದೇಶೈಃ ವಾರ್ ಸರ್ವಜಗತ್ಪ್ಲೋ ಲೋಕೈಃ ಪೂಜ್ಯಾ ಯಾರ್ತಿಮೀ ಮಹಾದೇವೀ ತಸ್ಯಾ ಮನ್ನಿರಸ್ಯಾಭಜಾನಸ್ಯ ತಸ್ಯಾ ಐಶ್ವರ್ಯಸ್ಯ ನಾಶಸ್ಯ ಚ ಸಮ್ಭಾವನಾ ವಿದ್ಯತೇ | 28 ಏತಾದೃಶೀಂ ಕಥಾಂ ಶ್ರುತ್ವಾ ತೇ ಮಹಾಕ್ರೋಧಾನ್ವಿತಾಃ ಸನ್ತ ಉಚ್ಚೈಃಕಾರಂ ಕಥಿತವನ್ ಇಫಿಷೀಯಾನಾಮ್ ಅರ್ತ್ರಿಮೀ ದೇವೀ ಮಹತೀ ಭವತಿ | 29 ತತಃ ಸರ್ವನಗರಂ ಕಲಹೇನ ಪರಿಪೂರ್ಣಮಭವತ್, ತತಃ ಪರಂ ತೇ ಮಾಕಿದನೀಯಾಗಾಯಾರಿಸ್ತಾರ್ಫನಾಮಾನ್ ಪೌಲಸ್ಯ ದ್ವೌ ಸಹಚರೌ ಧೃತ್ವೈಕಚಿತ್ತಾರಜ್ಞಭೂಮಿಂ ಜವೇನ ಧಾವಿತವನ್ತಃ | 30 ತತಃ ಪೌಲೋ ಲೋಕಾನಾಂ ಸನ್ನಿಧಿಂ ಯಾತುಮ್ ಉದ್ಯತವಾನ್ ಕಿನ್ನು ಶಿಷ್ಯಗಣಸ್ತಂ ವಾರಿತವಾನ್ | 31 ಪೌಲಸ್ಯತ್ರೀಯಾ ಅಶಿಯಾದೇಶಸ್ಥಾಃ ಕತಿಪಯಾಃ ಪ್ರಧಾನಲೋಕಾಸ್ತಸ್ಯ ಸಮೀಪಂ ನರಮೇಕಂ ಪ್ರೇಷ್ಯ ತ್ವಂ ರಜಭೂಮಿಂ ಮಾಗಾ ಇತಿ ನ್ಯವೇದಯನ್ | 32 ತತೋ ನಾನಾಲೋಕಾನಾಂ ನಾನಾಕಥಾಕಥನಾತ್ ಸಭಾ ವ್ಯಾಕುಲಾ ಜಾತಾ ಕಿಂ ಕಾರಣಾದ್ ಏತಾವತೀ ಜನತಾಭವತ್ ಏತದ್ ಅಧಿಕೈಃ ಲೋಕೈಃ ನಾರ್ಜಾಯ | 33 ತತಃ ಪರಂ ಜನತಾಮಧ್ಯಾದ್ ಯಿಹೂದೀಯೈರ್ಬಹಿಷ್ಯತಃ ಸಿಕನ್ನರೋ ಹಸ್ತೇನ

ಸಜ್ಜೇತಂ ಕೃತ್ವಾ ಲೋಕೇಭ್ಯ ಉತ್ತರಂ ದಾತುಮುದ್ಯತವಾನ್, 34 ಕಿನ್ನು ಸ ಯಿಹೂದೀಯಲೋಕ ಇತಿ ನಿಶ್ಚಿತೇ ಸತಿ ಇಫಿಷೀಯಾನಾಮ್ ಅರ್ತ್ವಿಮೀ ದೇವೀ ಮಹತೀತಿ ವಾಕ್ಯಂ ಪ್ರಾಯೇಣ ಪಞ್ಚ ದಕ್ಷಾನ್ ಯಾವದ್ ಏಕಸ್ವರೇಣ ಲೋಕನಿವಹ್ಯೇ ಪ್ರೋಕ್ತಂ | 35 ತತೋ ನಗರಾಧಿಪತಿಸ್ತಾನ್ ಸ್ಥಿರಾನ್ ಕೃತ್ವಾ ಕಥಿತವಾನ್ ಹೇ ಇಫಿಷಾಯಾಃ ಸರ್ವೇ ಲೋಕಾ ಆಕರ್ಣಯತ, ಅರ್ತ್ವಿಮೀಮಹಾದೇವ್ಯಾ ಮಹಾದೇವಾತ್ ಪತಿಸ್ತಾನ್ಯಾಸ್ತೃತಿಮಾಯಾಶ್ಚ ಪೂಜನಮ ಇಫಿಷನಗರಸ್ಯಾಃ ಸರ್ವೇ ಲೋಕಾಃ ಕುರ್ವನ್ತಿ, ಏತತ್ ಕೇ ನ ಜಾನನ್ತಿ? 36 ತಸ್ಮಾದ್ ಏತತ್ಪ್ರತಿಕೂಲಂ ಕೇಪಿ ಕಥಯಿತುಂ ನ ಶಕ್ಯಮನ್ತಿ, ಇತಿ ಜ್ಞಾತ್ವಾ ಯುಷ್ಮಾಭಿಃ ಸುಸ್ಥಿರತ್ವೇನ ಸ್ವಾತವ್ಯಮ್ ಅವಿವಿಚ್ಯ ಕಿಮಪಿ ಕರ್ಮ ನ ಕರ್ತವ್ಯಂ | 37 ಯಾನ್ ಏತಾನ್ ಮನುಷ್ಯಾನ್ ಯೂಯಮತ್ರ ಸಮಾನಯತ ತೇ ಮನ್ದಿರವ್ಯಾಪಹಾರಕಾ ಯುಷ್ಮಾಕಂ ದೇವ್ಯಾ ನಿನ್ನಕಾಶ್ಚ ನ ಭವನ್ತಿ | 38 ಯದಿ ಕಚ್ಚನ ಪ್ರತಿ ದೀಮೀತ್ರಿಯಸ್ಯ ತಸ್ಯ ಸಹಾಯಾನಾಞ್ಚ ಕಾಚಿದ್ ಆಪತ್ತಿ ವಿವಿಧ್ಯತೇ ತರ್ಹಿ ಪ್ರತಿನಿಧಿಲೋಕಾ ವಿಚಾರಸ್ಥಾನಾಞ್ಚ ಸನ್ತಿ, ತೇ ತತ್ ಸ್ಥಾನಂ ಗತ್ವಾ ಉತ್ತರಪ್ರಕೃತ್ಯತ್ತರೇ ಕುರ್ವನ್ತಿ | 39 ಕಿನ್ನು ಯುಷ್ಮಾಕಂ ಕಾಚಿದಪರಾ ಕಥಾ ಯದಿ ತಿಷ್ಠತಿ ತರ್ಹಿ ನಿಯಮಿತಾಯಾಂ ಸಭಾಯಾಂ ತಸ್ಯಾ ನಿಷ್ಪತ್ತಿ ಭವಿಷ್ಯತಿ | 40 ಕಿನ್ನೈತಸ್ಯ ವಿರೋಧಸ್ತೋತ್ತರಂ ಯೇನ ದಾತುಂ ಶಕ್ಯಮ್ ಏತಾದೃಶಸ್ಯ ಕಸ್ಯಚಿತ್ ಕಾರಣಸ್ವಾಭಾವಾದ್ ಅದೃತನಘಟನಾಹೇತೋ ರಾಜದ್ರೋಹಿಣಾಮಿವಾಸ್ತುಕಮ್ ಅಭಿಯೋಗೋ ಭವಿಷ್ಯತೀತಿ ಶಬ್ದಾ ವಿಧ್ಯತೇ | 41 ಇತಿ ಕಥಯಿತ್ವಾ ಸ ಸಭಾಸ್ಥಲೋಕಾನ್ ವಿಶ್ಯಷ್ಟವಾನ್ |

20 ಇತ್ಥಂ ಕಲಹೇ ನಿವೃತ್ತೇ ಸತಿ ಪೌಲಃ ಶಿಷ್ಯಗಣಮ್ ಆಹೂಯ ವಿಸರ್ಜನಂ ಪ್ರಾಪ್ಯ ಮಾಕಿದನಿಯಾದೇಶಂ ಪ್ರಸ್ಥಿತವಾನ್ | 2 ತೇನ ಸ್ಥಾನೇನ ಗಚ್ಛನ್ ತದ್ವೇಶೀಯಾನ್ ಶಿಷ್ಯಾನ್ ಬಹೂಪದಿಶ್ಯ ಯೂನಾನೀಯದೇಶಮ್ ಉಪಸ್ಥಿತವಾನ್ | 3 ತತ್ರ ಮಾಸತ್ರಯಂ ಸ್ಥಿತ್ವಾ ತಸ್ಮಾತ್ ಸುರಿಯಾದೇಶಂ ಯಾತುಮ್ ಉದ್ಯತಃ, ಕಿನ್ನು ಯಿಹೂದೀಯಾಸ್ತಂ ಹನ್ತುಂ ಗುಪ್ತಾ ಅತಿಷ್ಠನ್ ತಸ್ಮಾತ್ ಸ ಪುನರಪಿ ಮಾಕಿದನಿಯಾಮಾರ್ಗೇಣ ಪ್ರತ್ಯಾಗ್ನುಂ ಮತಿಂ ಕೃತವಾನ್ | 4 ಬಿರಯಾನಗರೀಯಸೋಪಾತ್ರಃ ಥಿಷಲನೀಕೀಯಾರಿಸ್ತಾರ್ಬಸಿಕುನ್ಯೌ ದಬ್ಬೋನಗರೀಯಗಾಯತೀಮಥಿಯೌ ಆಶಿಯಾದೇಶೀಯತುಕಿತ್ರಫಿಮೌ ಚ ತೇನ ಸಾರ್ಧಂ ಆಶಿಯಾದೇಶಂ ಯಾವದ್ ಗತವನ್ತಃ | 5 ಏತೇ ಸರ್ವೇ 5ಗ್ರಸರಾಃ ಸನ್ನೋ 5ಸ್ಮಾನ್ ಅಪೇಕ್ಷ್ಯ ತೋಯಾನಗರೇ ಸ್ಥಿತವನ್ತಃ | 6 ಕಿಣ್ವಶೂನ್ಯಪೂಪೋತ್ಸವದಿನೇ ಚ ಗತೇ ಸತಿ ವಯಂ ಫಿಲಿಪೀನಗರಾತ್ ತೋಯಪಥೇನ ಗತ್ವಾ ಪಞ್ಚಭಿ ದಿನ್ಯೈಸ್ತೋಯಾನಗರಮ್ ಉಪಸ್ಥಾಯ ತತ್ರ ಸಪ್ತದಿನಾನ್ಯವಾತಿಷ್ಯಾಮ | 7 ಸಪ್ತಾಹಸ್ಯ ಪ್ರಥಮದಿನೇ ಪೂಪಾನ್ ಭಂಕ್ತು ಶಿಷ್ಯೇಷು ಮಿಲಿತೇಷು ಪೌಲಃ ಪರದಿನೇ ತಸ್ಮಾತ್ ಪ್ರಸ್ಥಾತುಮ್ ಉದ್ಯತಃ ಸನ್ ತದಕ್ಷಿ ಪ್ರಾಯೇಣ ಕ್ಷಪಾಯಾ ಯಾಮದ್ವಯಂ ಯಾವತ್ ಶಿಷ್ಯೇಭ್ಯೋ ಧರ್ಮಕಥಾಮ್ ಆಕಥಯತ್ | 8 ಉಪರಿಸ್ಥೇ ಯಸ್ಮಿನ್ ಪ್ರಕೋಷ್ಠೇ ಸಭಾಂ ಕೃತ್ವಾಸನ್ ತತ್ರ ಬಹವಃ ಪ್ರದೀಪಾಃ ಪ್ರಾಜ್ವಲನ್ | 9 ಉತುಖನಾಮಾ ಕಶ್ಚನ ಯುವಾ ಚ ವಾತಾಯನ ಉಪವಿಶನ್ ಘೋರತರನಿದ್ರಾಗ್ರಸ್ತೋ 5ಭೂತ್ ತದಾ ಪೌಲೇನ ಬಹುಕ್ಷಣಂ ಕಥಾಯಾಂ ಪ್ರಚಾರಿತಾಯಾಂ ನಿದ್ರಾಮಗ್ನಃ ಸ ತಸ್ಮಾದ್ ಉಪರಿಸ್ಥತೃತೀಯಪ್ರಕೋಷ್ಠಾದ್ ಅಪತತ್, ತತೋ ಲೋಕಾಸ್ತಂ

ಮೃತಕಲ್ಪಂ ಧೃತ್ವೋದತೋಲಯನ್ | 10 ತತಃ ಪೌಲೋಽವರುಹ್ಯ ತಸ್ಯ ಗಾತ್ರೇ ಪತಿತ್ವಾ ತಂ ಕೋಡೇ ನಿಧಾಯ ಕಥಿತವಾನ್, ಯೂಯಂ ವ್ಯಾಕುಲಾ ಮಾ ಭೂತ ನಾಯಂ ಪ್ರಾಣೈ ವಿರ್ಯುಕ್ತಃ | 11 ಪಶ್ಚಾತ್ ಸ ಪುನಶ್ಲೋಽಪರಿ ಗತ್ವಾ ಪೂಪಾನ್ ಭಂಕ್ತು ಪ್ರಭಾತಂ ಯಾವತ್ ಕಥೋಪಕಥನೇ ಕೃತ್ವಾ ಪ್ರಸ್ಥಿತವಾನ್ | 12 ತೇ ಚ ತಂ ಜೀವನ್ತಂ ಯುವಾನಂ ಗೃಹೀತ್ವಾ ಗತ್ವಾ ಪರಮಾಪ್ಯಾಯಿತಾ ಜಾತಾಃ | 13 ಅನನ್ತರಂ ವಯಂ ಪೋತೇನಾಗ್ರಸರಾ ಭೂತ್ಯಾಸ್ತನಗರಮ್ ಉತ್ತೀರ್ಯ ಪೌಲಂ ಗೃಹೀತುಂ ಮತಿಮ್ ಅಕುರ್ಮ ಯತಃ ಸ ತತ್ರ ಪದ್ಧಾಂ ವ್ರಜಿತುಂ ಮತಿಂ ಕೃತ್ವೇತಿ ನಿರೂಪಿತವಾನ್ | 14 ತಸ್ಮಾತ್ ತತ್ಪ್ರಾಪ್ತಾಃ ಸಾರ್ಧಂ ತಸ್ಮಿನ್ ಮಿಲಿತೇ ಸತಿ ವಯಂ ತಂ ನೀತ್ವಾ ಮಿತುಲೀನ್ಯಪದ್ವೀಪಂ ಪ್ರಾಪ್ತವನ್ತಃ | 15 ತಸ್ಮಾತ್ ಪೋತಂ ಮೋಚಯಿತ್ವಾ ಪರೇಽಹನಿ ಖೀಯೋಪದ್ವೀಪಸ್ಯ ಸಮ್ಖಂ ಲಬ್ಧವನ್ತಸ್ತಸ್ಮಾದ್ ಏಕೇನಾಹ್ನಾ ಸಾಮೋಪದ್ವೀಪಂ ಗತ್ವಾ ಪೋತಂ ಲಾಗಯಿತ್ವಾ ತೋಗುಲ್ಪಿಯೇ ಸ್ಥಿತ್ವಾ ಪರಸ್ಮಿನ್ ದಿವಸೇ ಮಿಲಿತನಗರಮ್ ಉಪಾತಿಷ್ಯಾಮ | 16 ಯತಃ ಪೌಲ ಆಶಿಯಾದೇಶೇ ಕಾಲಂ ಯಾಪಯಿತುಮ್ ನಾಭಿಲಷನ್ ಇಫಿಷನಗರಂ ತೃಕ್ತಾ ಯಾತುಂ ಮನ್ವಣಾಂ ಸ್ಥಿರೀಕೃತವಾನ್; ಯಸ್ಮಾದ್ ಯದಿ ಸಾದ್ಯಂ ಭವತಿ ತರ್ಹಿ ನಿಸ್ತಾರೋತ್ಸವಸ್ಯ ಪಞ್ಚಶತಮದಿನೇ ಸ ಯಿರೂಶಾಲಮ್ನುಪಸ್ತಾತುಂ ಮತಿಂ ಕೃತವಾನ್ | 17 ಪೌಲೋ ಮಿಲೀತಾದ್ ಇಫಿಷಂ ಪ್ರತಿ ಲೋಕಂ ಪ್ರಹಿತ್ಯ ಸಮಾಜಸ್ಯ ಪ್ರಾಚೀನಾನ್ ಆಹೂಯಾನೀತವಾನ್ | 18 ತೇಷು ತಸ್ಯ ಸಮೀಪಮ್ ಉಪಸ್ಥಿತೇಷು ಸ ತೇಭ್ಯ ಇಮಾಂ ಕಥಾಂ ಕಥಿತವಾನ್, ಅಹಮ್ ಆಶಿಯಾದೇಶೇ ಪ್ರಥಮಾಗಮನಮ್ ಆರಭ್ಯಾದ್ಯ ಯಾವದ್ ಯುಷ್ಮಾಕಂ ಸನ್ನಿಧೌ ಸ್ಥಿತ್ವಾ ಸರ್ವಸಮಯೇ ಯಥಾಚರಿತವಾನ್ ತದ್ ಯೂಯಂ ಜಾನೀಥಃ | 19 ಫಲತಃ ಸರ್ವಥಾ ನಮಮನಾಃ ಸನ್ ಬಹುಶ್ರುತಾತೇನ ಯಿಹುದೀಯಾನಾಮ್ ಕುಮನ್ವಣಾಜಾತನಾನಾಪರೀಕ್ಷಾಭಿಃ ಪ್ರಭೋಃ ಸೇವಾಮಕರವಂ | 20 ಕಾಮಪಿ ಹಿತಕಥಾಂ ನ ಗೋಪಾಯಿತವಾನ್ ತಾಂ ಪ್ರಚಾರ್ಯ ಸಪ್ರಕಾಶಂ ಗೃಹೇ ಗೃಹೇ ಸಮುಪದಿಶ್ಯೇಶ್ವರಂ ಪ್ರತಿ ಮನಃ ಪರಾವರ್ತನೀಯಂ ಪ್ರಭೌ ಯೀಶುಖೀಷ್ಟೇ ವಿಶ್ವಸನೀಯಂ | 21 ಯಿಹೂದೀಯಾನಾಮ್ ಅನ್ಯದೇಶೀಯಲೋಕಾನಾಞ್ಚ ಸಮೀಪ ಏತಾದ್ಯಶಂ ಸಾಕ್ಷ್ಯಂ ದದಾಮಿ | 22 ಪಶ್ಯತ ಸಾಮ್ಪ್ರತಮ್ ಆತನಾಕೃಷ್ಣಃ ಸನ್ ಯಿರೂಶಾಲಮ್ನುಗರೇ ಯಾತ್ರಾಂ ಕರೋಮಿ, ತತ್ರ ಮಾಮ್ಪ್ರತಿ ಯದ್ಯದ್ ಘಟಿಷ್ಯತೇ ತಾನ್ಯಕಂ ನ ಜಾನಾಮಿ; | 23 ಕಿನ್ನು ಮಯಾ ಬನ್ಯನಂ ಕ್ಲೇಶಶ್ಚ ಭೋಕ್ತವ್ಯ ಇತಿ ಪವಿತ್ರ ಆತ್ಮಾ ನಗರೇ ನಗರೇ ಪ್ರಮಾಣಂ ದದಾತಿ | 24 ತಥಾಪಿ ತಂ ಕ್ಲೇಶಮಹಂ ತೃಣಾಯ ನ ಮನ್ಯೇ; ಈಶ್ವರಸ್ಥಾನಗ್ರಹವಿಷಯಕಸ್ಯ ಸುಸಂವಾದಸ್ಯ ಪ್ರಮಾಣಂ ದಾತುಂ, ಪ್ರಭೋ ಯೀಶೋಃ ಸಕಾಶಾದ ಯಸ್ಯಾಃ ಸೇವಾಯಾಃ ಭಾರಂ ಪ್ರಾಪ್ತವಂ ತಾಂ ಸೇವಾಂ ಸಾಧಯಿತುಂ ಸಾನನ್ಯಂ ಸ್ವಮಾರ್ಗಂ ಸಮಾಪಯಿತುಞ್ಚ ನಿಜಪ್ರಾಣಾನಪಿ ಪ್ರಿಯಾನ್ ನ ಮನ್ಯೇ | 25 ಅಧುನಾ ಪಶ್ಯತ ಯೇಷಾಂ ಸಮೀಪೇಽಹಮ್ ಈಶ್ವರೀಯರಾಜ್ಯಸ್ಯ ಸುಸಂವಾದಂ ಪ್ರಚಾರ್ಯ ಭ್ರಮಣಂ ಕೃತವಾನ್ ಏತಾದ್ಯಶಾ ಯೂಯಂ ಮಮ ವದನಂ ಪುನ ರ್ವಷ್ಟುಂ ನ ಪ್ರಾಪ್ಸ್ಯಥ ಏತದಪ್ಯಹಂ ಜಾನಾಮಿ | 26 ಯುಷ್ಮಭ್ಯಮ್ ಅಹಮ್ ಈಶ್ವರಸ್ಯ ಸರ್ವಾನ್ ಆದೇಶಾನ್ ಪ್ರಕಾಶಯಿತುಂ ನ ನೃವತ್ಸೇ | 27 ಅಹಂ ಸರ್ವೇಷಾಂ ಲೋಕಾನಾಂ ರಕ್ತಪಾತದೋಷಾದ್ ಯನ್ನಿದೋಷ ಆಸೇ ತಸ್ಯಾದ್ಯ ಯುಷ್ಮಾನ್ ಸಾಕ್ಷಿಣಃ ಕರೋಮಿ | 28 ಯೂಯಂ

ಸ್ವೇಷು ತಥಾ ಯಸ್ಯ ವ್ರಜಸ್ವಾದ್ಯಕ್ಷನ್ ಆತ್ಮಾ ಯುಷ್ಮಾನ್ ವಿಧಾಯ
 ನ್ಯಯುಜ್ಞು ತತ್ಪರ್ವಸ್ಮಿನ್ ಸಾವಧಾನಾ ಭವತ, ಯ ಸಮಾಜಞ್ ಪ್ರಭು
 ನಿಜರಕ್ತಮೂಲ್ಯೇನ ಕ್ರೀತವಾನ ತಮ್ ಅವತ, 29 ಯತೋ ಮಯಾ
 ಗಮನೇ ಕೃತವವ ದುರ್ಜಯಾ ವ್ಯಕಾ ಯುಷ್ಮಾಕಂ ಮಧ್ವಂ ಪ್ರವಿಶ್ಯ ವ್ರಜಂ
 ಪ್ರತಿ ನಿರ್ದಯತಾಮ್ ಆಚರಿಷ್ಯನ್ತಿ, 30 ಯುಷ್ಮಾಕಮೇವ ಮಧ್ವಾದಪಿ
 ಲೋಕಾ ಉತ್ಥಾಯ ಶಿಷ್ಯಗಣಮ್ ಅಪಹಂತುಂ ವಿಪರೀತಮ್
 ಉಪದೇಕ್ಷ್ಯ ನೀತೃಕಂ ಜಾನಾಮಿ | 31 ಇತಿ ಹೇತೋ ಯೂರ್ಯಂ
 ಸಚ್ಚಿತ್ತನ್ಯಾಃ ಸನ್ನಸ್ತಿಷ್ಠತ, ಅಹಞ್ ಸಾಶ್ರುಪಾತಃ ಸನ್ ವತ್ಸರತ್ರಯಂ
 ಯಾವದ್ ದಿವಾನಿಶಂ ಪ್ರತಿಜನಂ ಬೋಧಯಿತುಂ ನ ನ್ಯವತ್ಸೇಫ ತದಪಿ
 ಸ್ಮರತ | 32 ಇದಾನೀಂ ಹೇ ಭ್ರಾತರೋ ಯುಷ್ಮಾಕಂ ನಿಷ್ಠಾಂ ಜನಯಿತುಂ
 ಪವಿತ್ರೀಕೃತಲೋಕಾನಾಂ ಮಧ್ಯೇಽಧಿಕಾರಞ್ ದಾತುಂ ಸಮರ್ಥೋ
 ಯ ಈಶ್ವರಸ್ತಸ್ಯಾನುಗ್ರಹಸ್ಯ ಯೋ ವಾದಶ್ಚ ತಯೋರಭಯೋ
 ಯುಷ್ಮಾನ್ ಸಮಾರ್ಪಯಮ್ | 33 ಕಸ್ಯಾಪಿ ಸ್ವರ್ಣಂ ರೂಪ್ಯಂ
 ವಸ್ತ್ರಂ ವಾ ಪ್ರತಿ ಮಯಾ ಲೋಭೋ ನ ಕೃತಃ | 34 ಕಿನ್ನು ಮಮ
 ಮತ್ಸಹಚರಲೋಕಾನಾಞ್ಚಾವಶ್ಯಕವ್ಯಯಾಯ ಮದೀಯಮಿದಂ
 ಕರದ್ವಯಮ್ ಅಶ್ರಾಮ್ಯದ್ ಏತದ್ ಯೂಯಂ ಜಾನೀಥ | 35 ಅನೇನ
 ಪ್ರಕಾರೇಣ ಗ್ರಹಣದ್ ದಾನಂ ಭದ್ರಮಿತಿ ಯದಾಕ್ರಂ ಪ್ರಭು ಯೀಶಃ
 ಕಥಿತವಾನ್ ತತ್ ಸೃತ್ವಂ ದರಿದ್ರಲೋಕಾನಾಮಪಕಾರಾರ್ಥಂ ಶ್ರಮಂ
 ಕರ್ತುಮ್ ಯುಷ್ಮಾಕಮ್ ಉಚಿತಮ್ ಏತತ್ಪರ್ವಂ ಯುಷ್ಮಾನಹಮ್
 ಉಪದಿಷ್ಯವಾನ್ | 36 ಏತಾಂ ಕಥಾಂ ಕಥಯಿತ್ವಾ ಸ ಜಾನುನೀ
 ಪಾತಯಿತ್ವಾ ಸರ್ವೈಃ ಸಹ ಪ್ರಾರ್ಥಯತ | 37 ತೇನ ತೇ ಕ್ವನ್ತಃ 38 ಪುನ
 ಮಮ ಮುಖಂ ನ ದ್ರಕ್ಷ್ಯಥ ವಿಶೇಷತ ಏಷಾ ಯಾ ಕಥಾ ತೇನಾಕಥಿ
 ತತ್ಕಾರಣಾತ್ ಶೋಕಂ ವಿಲಾಪಞ್ ಕೃತ್ವಾ ಕಣ್ಣಂ ಧೃತ್ವಾ ಚುಮ್ಪಿತವನ್ತಃ |
 ಪಶ್ಚಾತ್ ತೇ ತಂ ಪೋತಂ ನೀತವನ್ತಃ |

21 ತೈ ವಿಸ್ತೃಷ್ಣಾಃ ಸನ್ನೋ ವಯಂ ಪೋತಂ ಬಾಹಯಿತ್ವಾ
 ಋಜುಮಾರ್ಗೇಣ ಕೋಷಮ್ ಉಪದ್ವೀಪಮ್ ಅಗತ್ಯ ಪರೇಽಹನಿ
 ರೋದಿಯೋಪದ್ವೀಪಮ್ ಅಗಚ್ಛಾಮ ತತಸ್ಸಸ್ಮಾತ್ ಪಾತಾರಾಯಾಮ್
 ಉಪಾತಿಷ್ಠಾಮ | 2 ತತ್ರ ಪ್ಲೈನೀಕಿಯಾದೇಶಗಾಮಿನಮ್ ಪೋತಮೇಕಂ
 ಪ್ರಾಪ್ಯ ತಮಾರುಹ್ಯ ಗತವನ್ತಃ | 3 ಕುಪ್ರೋಪದ್ವೀಪಂ ದೃಷ್ಟ್ವಾ ತಂ ಸವ್ಯದಿಶಿ
 ಸ್ಥಾಪಯಿತ್ವಾ ಸುರಿಯಾದೇಶಂ ಗತ್ವಾ ಪೋತಸ್ತದ್ರವ್ಯಾಣ್ಯವರೋಹಯಿತುಂ
 ಸೋರನಗರೇ ಲಾಗಿತವನ್ತಃ | 4 ತತ್ರ ಶಿಷ್ಯಗಣಸ್ಯ ಸಾಕ್ಷಾತ್ಕರಣಾಯ ವಯಂ
 ತತ್ರ ಸಪ್ತದಿನಾನಿ ಸ್ಥಿತವನ್ತಃ ಪಶ್ಚಾತ್ತೇ ಪವಿತ್ರೇಣಾತ್ಮನಾ ಪೌಲಂ ವ್ಯಾಹರನ್
 ತ್ವಂ ಯಿರೂಶಾಲಮ್ಗರಂ ಮಾ ಗಮಃ | 5 ತತಸ್ತೇಷು ಸಪ್ತಸು ದಿನೇಷು
 ಯಾಪಿತೇಷು ಸತ್ಸು ವಯಂ ತಸ್ಮಾತ್ ಸ್ಥಾನಾತ್ ನಿಜವತ್ಸರ್ವನಾ
 ಗತವನ್ತಃ, ತಸ್ಮಾತ್ ತೇ ಸಬಾಲವ್ಯದ್ಧವನಿತಾ ಅಸ್ಮಾಭಿಃ ಸಹ ನಗರಸ್ಯ
 ಪರಿಸರಪರ್ಯನ್ತಮ್ ಅಗತಾಃ ಪಶ್ಚಾದ್ವಯಂ ಜಲಧಿತಟೇ ಜಾನುಪಾತಂ
 ಪ್ರಾರ್ಥಯಾಮಹಿ | 6 ತತಃ ಪರಸ್ಪರಂ ವಿಸ್ತೃಷ್ಣಾಃ ಸನ್ನೋ ವಯಂ ಪೋತಂ
 ಗತಾಸ್ತೇ ತು ಸ್ವಸ್ತಗೃಹಂ ಪ್ರತ್ಯಾಗತವನ್ತಃ | 7 ವಯಂ ಸೋರನಗರಾತ್
 ನಾವಾ ಪ್ರಸ್ಥಾಯ ತಲಿಮಾಯಿನಗರಮ್ ಉಪಾತಿಷ್ಠಾಮ ತತ್ರಾಸ್ಮಾಕಂ
 ಸಮುದ್ರೀಯಮಾರ್ಗಸ್ತನ್ನೋಽಭವತ್ ತತ್ರ ಭ್ರಾತೃಗಣಂ ನಮಸ್ಕೃತ್ಯ
 ದಿನಮೇಕಂ ತೈಃ ಸಾರ್ಧಮ್ ಉಷತವನ್ತಃ | 8 ಪರೇ ಽಹನಿ ಪೌಲಸ್ತಸ್ಯ
 ಸಜ್ಞಿನೋ ವಯಞ್ ಪ್ರತಿಷ್ಯಮಾನಾಃ ಕೈಸರಿಯಾನಗರಮ್ ಅಗತ್ಯ

ಸುಸಂವಾದಪ್ರಚಾರಕಾನಾಂ ಸಪ್ತಜನಾನಾಂ ಫಿಲಿಪನಾಮ್ ಏಕಸ್ಯ ಗೃಹಂ
 ಪ್ರವಿಶ್ಯಾವತಿಷ್ಠಾಮ | 9 ತಸ್ಯ ಚತಸ್ರೋ ದುಹಿತರೋಽನೂಥಾ
 ಭವಿಷ್ಯದ್ವಾದಿನ್ಯ ಅಸನ್ | 10 ತತ್ರಾಸ್ಮಾಸು ಬಹುದಿನಾನಿ ಪೋಷಿತೇಷು
 ಯಿಹೂದೀಯದೇಶಾದ್ ಆಗತ್ಯಾಗಬನಾಮಾ ಭವಿಷ್ಯದ್ವಾದೀ
 ಸಮುಪಸ್ಥಿತವಾನ್ | 11 ಸೋಸ್ಮಾಕಂ ಸಮೀಪಮೇತ್ಯ ಪೌಲಸ್ಯ ಕಟಿಬನ್ಧನಂ
 ಗೃಹೀತ್ವಾ ನಿಜಹಸ್ತಾಪಾದಾನ್ ಬದ್ಧ್ವಾ ಭಾಷಿತವಾನ್ ಯಸ್ಯೇದಂ
 ಕಟಿಬನ್ಧನಂ ತಂ ಯಿಹೂದೀಯಲೋಕಾ ಯಿರೂಶಾಲಮನಗರ ಇತ್ಯಂ
 ಬದ್ಧ್ವಾ ಭಿನ್ನದೇಶೀಯಾನಾಂ ಕರೇಷು ಸಮರ್ಪಯಿಷ್ಯನ್ತಿ ವಾಕ್ಯಂ ಪವಿತ್ರ
 ಆತ್ಮಾ ಕಥಯತಿ | 12 ಏತಾದೃಶೀಂ ಕಥಾಂ ಶ್ರುತ್ವಾ ವಯಂ
 ತನ್ನಗರವಾಸಿನೋ ಭ್ರಾತರತ್ವ ಯಿರೂಶಾಲಮಂ ನ ಯಾತುಂ ಪೌಲಂ
 ವ್ಯನಯಾಮಹಿ; 13 ಕಿನ್ನು ಸ ಪ್ರತ್ಯಾವಾದೀತ್, ಯೂಯಂ ಕಿಂ ಕುರುಥ?
 ಕಿಂ ಕ್ರನ್ತನೇನ ಮಮಾನ್ತಃಕರಣಂ ವಿದೀರ್ಣಂ ಕರಿಷ್ಯಥ? ಪ್ರಭೋ
 ಯೀಶೋ ನಾರ್ವೋ ನಿಮಿತ್ತಂ ಯಿರೂಶಾಲಮಿ ಬದ್ಧೋ ಭವಿತುಂ
 ಕೇವಲ ತನ್ಯ ಪ್ರಾಣಾನ್ ದಾತುಮಪಿ ಸಸಚ್ಚೋಸ್ತಿ | 14 ತೇನಾಸ್ಮಾಕಂ
 ಕಥಾಯಾಮ್ ಅಗೃಹೀತಾಯಾಮ್ ಈಶ್ವರಸ್ಯ ಯಥೇಚ್ಛಾ ತಥೈವ
 ಭವತ್ತಿತ್ಯುಕ್ತ್ವಾ ವಯಂ ನಿರಸ್ಯಾಮ | 15 ಪರೇಽಹನಿ ಪಾರ್ಥೇಯದ್ರವ್ಯಾಣಿ
 ಗೃಹೀತ್ವಾ ಯಿರೂಶಾಲಮಂ ಪ್ರತಿ ಯಾತ್ರಾಮ್ ಅಕುರ್ಮ | 16 ತತಃ
 ಕೈಸರಿಯಾನಗರನಿವಾಸಿನಃ ಕತಿಪಯಾಃ ಶಿಷ್ಯಾ ಅಸ್ಮಾಭಿಃ ಸಾರ್ಧಮ್ ಇತ್ಯಾ
 ಕೃಪ್ಪೀಯೇನ ಮ್ನಾಸನ್ಮಾಮ್ನಾ ಯೇನ ಪ್ರಾಚೀನಶಿಷ್ಯೇನ ಸಾರ್ಧಮ್
 ಅಸ್ಮಾಭಿ ವಸಸ್ತವಂ ತಸ್ಯ ಸಮೀಪಮ್ ಅಸ್ಮಾನ್ ನೀತವನ್ತಃ | 17 ಅಸ್ಮಾಸು
 ಯಿರೂಶಾಲಮ್ನುಪಸ್ಥಿತೇಷು ತತ್ರಶ್ರುಭ್ರಾತೃಗಣೋಽಸ್ಮಾನ್ ಅಹ್ವಾದೇನ
 ಗೃಹೀತವಾನ್ | 18 ಪರಸ್ತೀನ್ ದಿವಸೇ ಪೌಲೇಽಸ್ಮಾಭಿಃ ಸಹ ಯಾಕೂಬೋ
 ಗೃಹಂ ಪ್ರವಿಷ್ಟೇ ಲೋಕಪ್ರಾಚೀನಾಃ ಸರ್ವೇಃ ತತ್ರ ಪರಿಷದಿ ಸಂಸ್ಥಿತಾಃ | 19
 ಅನನ್ತರಂ ಸ ತಾನ್ ನತ್ವಾ ಸ್ವೀಂಪ್ರಚಾರಣೇನ ಭಿನ್ನದೇಶೀಯಾನ್
 ಪ್ರತೀಶ್ವರೋ ಯಾನಿ ಕರ್ಮಾಣಿ ಸಾಧಿತವಾನ್ ತದೀಯಾಂ ಕಥಾಮ್
 ಅನುಕ್ರಮಾತ್ ಕಥಿತವಾನ್ | 20 ಇತಿ ಶ್ರುತ್ವಾ ತೇ ಪ್ರಭುಂ ಧನ್ಯಂ ಪೋಷ್ಯ
 ವಾಕ್ಯಮಿದಮ್ ಅಭಾಷನ್ತ, ಹೇ ಭ್ರಾತ ಯಿಹೂದೀಯಾನಾಂ ಮಧ್ಯೇ
 ಬಹುಸಹಸ್ರಾಣಿ ಲೋಕಾ ವಿಶ್ವಾನಿನ ಅಸತೇ ಕಿನ್ನು ತೇ ಸರ್ವೈಃ
 ವ್ಯವಸ್ಥಾಮತಾಚಾರಿಣ ಏತತ್ ಪ್ರತ್ಯಕ್ಷಂ ಪಶ್ಯತಿ | 21 ಶಿಶೂನಾಂ
 ತ್ವಕ್ಷೇದನಾದಾಚರಣಂ ಪ್ರತಿಷಿದ್ಧ ತ್ವಂ ಭಿನ್ನದೇಶನಿವಾಸಿನೋ
 ಯಿಹೂದೀಯಲೋಕಾನ್ ಮೂಸಾವಾಕ್ಯಮ್ ಅಶ್ರದ್ಧಾತುಮ್
 ಉಪದಿಶಸೀತಿ ತೈಃ ಶ್ರುತಮಸ್ತಿ | 22 ತ್ವಮತ್ರಾಗತೋಸೀತಿ ವಾತ್ಸಾ
 ಸಮಾಕರ್ಣ್ಯ ಜನನಿವಹೋ ಮಿಲಿತ್ವಾವಶ್ಯಮೇವಾಗಮಿಷ್ಯತಿ; ಅತವ ಕಿಂ
 ಕರಣೀಯಮ್? ಅತ್ರ ವಯಂ ಮನ್ಯಯಿತ್ವಾ ಸಮುಪಾಯಂ ತ್ವಾಂ
 ವದಾಮಸ್ತಂ ತ್ವಮಾಚರ | 23 ವ್ರತಂ ಕರ್ತುಂ ಕೃತಸಚ್ಚಲ್ಯ ಯೇಽಸ್ಮಾಂಕ
 ಚತ್ತಾರೋ ಮಾನವಾಃ ಸನ್ತಿ 24 ತಾನ್ ಗೃಹೀತ್ವಾ ತೈಃ ಸಹಿತಃ ಸ್ವಂ ಶುಚಿಂ
 ಕುರು ತಥಾ ತೇಷಾಂ ಶಿರೋಮುಣ್ಣೀ ಯೋ ವ್ಯಯೋ ಭವತಿ ತಂ ತ್ವಂ
 ದೇಹಿ | ತಥಾ ಕೃತೇ ತ್ವದೀಯಾಚಾರೇ ಯಾ ಜನಶ್ರುತಿ ಜರ್ಘಯತೇ
 ಸಾಲೀಕಾ ಕಿನ್ನು ತ್ವಂ ವಿಧಿಂ ಪಾಲಯನ್ ವ್ಯವಸ್ಥಾನುಸಾರೇಣೇವಾಚರಸೀತಿ
 ತೇ ಭೋತ್ಸನ್ನೇ | 25 ಭಿನ್ನದೇಶೀಯಾನಾಂ ವಿಶ್ವಾಸಿಲೋಕಾನಾಂ ನಿಕಟೇ
 ವಯಂ ಪತ್ರಂ ಲಿಖಿತ್ವೇತ್ಯಂ ಸ್ಥಿರೀಕೃತವನ್ತಃ, ದೇವಪ್ರಸಾದಭೋಜನಂ
 ರಕ್ತಂ ಗಲಪೀಡನಮಾರಿತಪ್ರಾಣಿಭೋಜನಂ ವ್ಯಭಿಚಾರಶ್ಚೈತೇಭ್ಯಃ
 ಸ್ವರಕ್ಷಣವ್ಯತಿರೇಕೇಣ ತೇಷಾಮನ್ಯವಿಧಿಪಾಲನಂ ಕರಣೀಯಂ ನ | 26 ತತಃ

ಪೌಲಸ್ತಾನ ಮಾನುಷಾನಾದಾಯ ಪರಸ್ವಿನ್ ದಿವಸೇ ತೈಃ ಸಹ ಶುಚಿ ಭೂಮಿತ್ವಾ ಮನ್ನಿರಂ ಗತ್ತಾ ಶೌಚಕರ್ಮಣೋ ದಿನೇಷು ಸಮೂರ್ಣೇಷು ತೇಷಾಮ್ ಏಕೈಕಾರ್ಥಂ ನೈವೇದ್ಯಾದ್ಯುತ್ಸರ್ಗೋ ಭವಿಷ್ಯತೀತಿ ಜ್ಞಾಪಿತವಾನ್ | 27 ತೇಷು ಸಪ್ತಸು ದಿನೇಷು ಸಮಾಪ್ತಕಲ್ಪೇಷು ಆಶಿಯಾದೇಶನಿವಾಸಿನೋ ಯಿಹೂದೀಯಾಸ್ತಂ ಮಧ್ಯೇಮನ್ನಿರಂ ವಿಲೋಕ್ಯ ಜನನಿವಹಸ್ಯ ಮನಃಸು ಕುಪ್ರವೃತ್ತಿಂ ಜನಯಿತ್ವಾ ತಂ ದೃತ್ವಾ 28 ಪ್ರೋಚ್ಛೇಃ ಪ್ರಾವೋಚನ್, ಹೇ ಇಸ್ರಾಯೇಲೋಕಾಃ ಸರ್ವೇ ಸಹಾಯಂ ಕುರುತ | ಯೋ ಮನುಜ ಏತೇಷಾಂ ಲೋಕಾನಾಂ ಮೂಸಾವ್ಯವಸ್ಥಾಯಾ ಏತಸ್ಯ ಸ್ಥಾನಸ್ಥಾಪಿ ವಿಪರೀತಂ ಸರ್ವತ್ರ ಸರ್ವಾನ್ ಶಿಕ್ಷಯತಿ ಸ ಏಷಃ; ವಿಶೇಷತಃ ಸ ಭಿನ್ನದೇಶೀಯಲೋಕಾನ್ ಮನ್ನಿರಮ್ ಆನೀಯ ಪವಿತ್ರಸ್ಥಾನಮೇತದ್ ಅಪವಿತ್ರಮಕರೋತ್ | 29 ಪೂರ್ವಂ ತೇ ಮಧ್ಯೇನಗರಮ್ ಇಫಿಷನಗರೀಯಂ ತ್ರಫಿಮಂ ಪೌಲೇನ ಸಹಿತಂ ದೃಷ್ಟವನ್ನ ಏತಸ್ಮಾತ್ ಪೌಲಸ್ತಂ ಮನ್ನಿರಮಧ್ಯಮ್ ಆನಯದ್ ಇತ್ಯನ್ವಮಿಮತ | 30 ಅತಃಪವ ಸರ್ವಸ್ಮಿನ್ ನಗರೇ ಕಲಹೋತ್ಪನ್ನತ್ವಾತ್ ಧಾವನ್ನೋ ಲೋಕಾ ಆಗತ್ಯ ಪೌಲಂ ದೃತ್ವಾ ಮನ್ನಿರಸ್ಯ ಬಹಿರಾಕೃಷ್ಣಾನಯನ್ ತತ್ಕ್ಷಣಾದ್ ದ್ವಾರಾಣಿ ಸರ್ವಾಣಿ ಚ ರುದ್ಧಾನ್ | 31 ತೇಷು ತಂ ಹನ್ಯುಮುದ್ಯತೇಷು ಯಿರೂಶಲಮ್ಗರೇ ಮಹಾನುಪದ್ರವೋ ಜಾತ ಇತಿ ವಾರ್ತಾಯಾಂ ಸಹಸ್ರಸೇನಾಪತೇಃ ಕರ್ಣಗೋಚರೀಭೂತಾಯಾಂ ಸತ್ಯಾಂ ಸ ತತ್ಕ್ಷಣಾತ್ ಸೈನ್ಯಾನಿ ಸೇನಾಪತಿಗಣಭ್ಯ ಗೃಹೀತ್ವಾ ಜವೇನಾಗತವಾನ್ | 32 ತತೋ ಲೋಕಾಃ ಸೇನಾಗಣೇನ ಸಹ ಸಹಸ್ರಸೇನಾಪತಿಮ್ ಆಗಚ್ಛನ್ ದೃಷ್ಟ್ವಾ ಪೌಲತಾಡನಾತೋ ನೃವತ್ಸ್ರನ್ | 33 ಸ ಸಹಸ್ರಸೇನಾಪತಿಃ ಸನ್ನಿಧಾವಾಗಮ್ಯ ಪೌಲಂ ದೃತ್ವಾ ಶೃಜ್ಞಲದ್ವಯೇನ ಬದ್ಧಮ್ ಆದಿಶ್ಯ ತಾನ್ ಪೃಷ್ಟವಾನ್ ಏಷ ಕಃ? ಕಿಂ ಕರ್ಮ್ಯ ಚಾಯಂ ಕೃತವಾನ್? 34 ತತೋ ಜನಸಮೂಹಸ್ಯ ಕಶ್ಚಿದ್ ಏಕಪ್ರಕಾರಂ ಕಶ್ಚಿದ್ ಅನ್ವಪ್ರಕಾರಂ ವಾಕ್ಯಮ್ ಅರೌತ್ ಸ ತತ್ರ ಸತ್ಯಂ ಜ್ಞಾತುಮ್ ಕಲಹಕಾರಣಾದ್ ಅಶಕ್ತಃ ಸನ್ ತಂ ದುರ್ಗಂ ನೇತುಮ್ ಆಜ್ಞಾಪಯತ್ | 35 ತೇಷು ಸೋಪಾನಸೋಪರಿ ಪ್ರಾಪ್ತೇಷು ಲೋಕಾನಾಂ ಸಾಹಸಕಾರಣಾತ್ ಸೇನಾಗಣಃ ಪೌಲಮುತ್ಸೋಲ್ಯ ನಿತವಾನ್ | 36 ತತಃ ಸರ್ವೇ ಲೋಕಾಃ ಪಶ್ಚಾದ್ಧಾನನಃ ಸನ್ನ ಏನಂ ದುರೀಕುರುತೇತಿ ವಾಕ್ಯಮ್ ಉಚ್ಛಿರವದನ್ | 37 ಪೌಲಸ್ಯ ದುರ್ಗಾನಯನಸಮಯೇ ಸ ತಸ್ಮೈ ಸಹಸ್ರಸೇನಾಪತಯೇ ಕಥಿತವಾನ್, ಭವತಃ ಪುರಸ್ತಾತ್ ಕಥಾಂ ಕಥಯಿತುಂ ಕಿಮ್ ಅನುಮನ್ಯತೇ? ಸ ತಮಪ್ಯಚ್ಛತ್ ತ್ವಂ ಕಿಂ ಯೂನಾನೀಯಾಂ ಭಾಷಾಂ ಜಾನಾಸಿ? 38 ಯೋ ಮಿಸರೀಯೋ ಜನಃ ಪೂರ್ವಂ ವಿರೋಧಂ ಕೃತ್ವಾ ಚತ್ತಾರಿ ಸಹಸ್ರಾಣಿ ಫಾತಕಾನ್ ಸಜ್ಜಿನಃ ಕೃತ್ವಾ ವಿಪಿನಂ ಗತವಾನ್ ತ್ವಂ ಕಿಂ ಸಏವ ನ ಭವಸಿ? 39 ತದಾ ಪೌಲೋಕಧಯತ್ ಅಹಂ ಕಿಲಿಕಿಯಾದೇಶಸ್ಯ ತಾರ್ಪನಗರೀಯೋ ಯಿಹೂದೀಯೋ, ನಾಹಂ ಸಾಮಾನ್ಯನಗರೀಯೋ ಮಾನವಃ; ಅತಃಪವ ವಿನಯೇಹಕಂ ಲಾಕಾನಾಂ ಸಮಕ್ಷಂ ಕಥಾಂ ಕಥಯಿತುಂ ಮಾಮನುಜಾನೀಷ್ವ | 40 ತೇನಾನುಜ್ಞಾತಃ ಪೌಲಃ ಸೋಪಾನೋಪರಿ ತಿಷ್ಠನ್ ಹಸ್ತೇನೇಜ್ಜಿತಂ ಕೃತವಾನ್, ತಸ್ಮಾತ್ ಸರ್ವೇ ಸುಸ್ಥಿರಾ ಅಭವನ್ | ತದಾ ಪೌಲ ಇಬ್ರೀಯಭಾಷಯಾ ಕಥಯಿತುಮ್ ಆರಭತ,

22 ಹೇ ಪಿತೃಗಣಾ ಹೇ ಭ್ರಾತೃಗಣಾಃ, ಇದಾನೀಂ ಮದು ನಿವೇದನೇ ಸಮವಧತ್ತ | 2 ತದಾ ಸ ಇಬ್ರೀಯಭಾಷಯಾ

ಕಥಾಂ ಕಥಯತೀತಿ ಶ್ರುತ್ವಾ ಸರ್ವೇ ಲೋಕಾ ಅತೀವ ನಿಃಶಬ್ದಾ ಸನ್ನೋತತಿಷ್ಠನ್ | 3 ಪಶ್ಚಾತ್ ಸೋಕಧಯದ್ ಅಹಂ ಯಿಹೂದೀಯ ಇತಿ ನಿಶ್ಚಯಃ ಕಿಲಿಕಿಯಾದೇಶಸ್ಯ ತಾರ್ಪನಗರಂ ಮಮ ಜನ್ಮಭೂಮಿಃ, ಏತನ್ನಗರೀಯಸ್ಯ ಗಮಿಲೀಯಲನಾಮೋದ್ಯಾಪಕಸ್ಯ ಶಿಷ್ಯೋ ಭೂತ್ವಾ ಪೂರ್ವಪುರುಷಾಣಾಂ ವಿಧಿವ್ಯವಸ್ಥಾನಸಾರೇಣ ಸಮೂರ್ಣರೂಪೇಣ ಶಿಕ್ಷಿತೋಽಭವಮ್ ಇದಾನೀನ್ನನಾ ಯೂಯಂ ಯಾದೃಶಾ ಭವಥ ತಾದ್ಯಶೋಹಮಪೀಶ್ವರಸೇವಾಯಾಮ್ ಉದ್ಯೋಗೀ ಜಾತಃ | 4 ಮತಮೇತದ್ ದ್ವಿಷ್ಟ್ವಾ ತದ್ಭಾಹಿನಾರೀಪುರುಷಾನ್ ಕಾರಾಯಾಂ ಬದ್ಧ್ವಾ ತೇಷಾಂ ಪ್ರಾಣನಾಶಪರ್ಯಂತಾಂ ವಿಪಕ್ಷತಾಮ್ ಅಕರವಮ್ | 5 ಮಹಾಯಾಜಕಃ ಸಭಾಸದಃ ಪ್ರಾಚೀನಲೋಕಾಶ್ಚ ಮಮೈತಸ್ಯಾಃ ಕಥಾಯಾಃ ಪ್ರಮಾಣಂ ದಾತುಂ ಶಕ್ಯವನ್ನಿ, ಯಸ್ಮಾತ್ ತೇಷಾಂ ಸಮೀಪಾದ್ ದಮ್ಯೇಷಕನಗರನಿವಾಸಿಭ್ರಾತೃಗಣಾರ್ಥಮ್ ಆಜ್ಞಾಪತ್ರಾಣಿ ಗೃಹೀತ್ವಾಯೇ ತತ್ರ ಸ್ಥಿತಾಸ್ತಾನ್ ದಣ್ಡಯಿತುಂ ಯಿರೂಶಲಮಮ್ ಆನಯನಾರ್ಥಂ ದಮ್ಯೇಷಕನಗರಂ ಗತೋಸ್ತಿ | 6 ಕಿನ್ತು ಗಚ್ಛನ್ ತನ್ನಗರಸ್ಯ ಸಮೀಪಂ ಪ್ರಾಪ್ತವಾನ್ ತದಾ ದ್ವಿತೀಯಪ್ರಹರವೇಲಾಯಾಂ ಸತ್ಯಾಮ್ ಅಕಸ್ಮಾದ್ ಗಗಣಾನ್ನಿರ್ಗತ್ಯ ಮಹತೀ ದೀಪ್ತಿ ಮಮ ಚತುರ್ಧಿಶಿ ಪ್ರಕಾಶಿತವತಿ | 7 ತತೋ ಮಯಿ ಭೂಮೌ ಪತಿತೇ ಸತಿ, ಹೇ ಪೌಲ ಹೇ ಪೌಲ ಕುತೋ ಮಾಂ ತಾಡಯಸಿ? ಮಾಮ್ನುತಿ ಭಾಷಿತ ಏತಾದೃಶ ಏಕೋ ರವೋಪಿ ಮಯಾ ಶ್ರುತಃ | 8 ತದಾಹಂ ಪ್ರತ್ಯವದಂ, ಹೇ ಪ್ರಭೇ ಕೋ ಭವಾನ್? ತತಃ ಸೋಽವಾದೀತ್ ಯಂ ತ್ವಂ ತಾಡಯಸಿ ನ ನಾಸರತೀಯೋ ಯೀಶುರಹಂ | 9 ಮಮ ಸಜ್ಜಿನೋ ಲೋಕಾಸ್ತಾಂ ದೀಪ್ತಿಂ ದೃಷ್ಟ್ವಾ ಭಿಯಂ ಪ್ರಾಪ್ತಾಃ, ಕಿನ್ತು ಮಾಮ್ನುತ್ಯುದಿತಂ ತದ್ವಾಕ್ಯಂ ತೇ ನಾಬುದ್ಯನ್ | 10 ತತಃ ಪರಂ ಪೃಷ್ಟವಾನಹಂ, ಹೇ ಪ್ರಭೋ ಮಯಾ ಕಿಂ ಕರ್ತವ್ಯಂ? ತತಃ ಪ್ರಭುರಕಥಯತ್, ಉತ್ಪಾಯ ದಮ್ಯೇಷಕನಗರಂ ಯಾಹಿ ತ್ವಯಾ ಯದ್ವತ್ ಕರ್ತವ್ಯಂ ನಿರೂಪಿತಮಾಸೇ ತತ್ ತತ್ರ ತ್ವಂ ಜ್ಞಾಪಯಿಷ್ಯಸೇ | 11 ಅನನ್ತರಂ ತಸ್ಯಾಃ ಖರತರದೀಪ್ತೇಃ ಕಾರಣಾತ್ ಕಿಮಪಿ ನ ದೃಷ್ಟ್ವಾ ಸಜ್ಜಿಣೇನ ದೃತಹಸ್ಯಃ ಸನ್ ದಮ್ಯೇಷಕನಗರಂ ಪ್ರಜಿತವಾನ್ | 12 ತನ್ನಗರನಿವಾಸಿನಾಂ ಸರ್ವೇಷಾಂ ಯಿಹೂದೀಯಾನಾಂ ಮಾನ್ಯೋ ವ್ಯವಸ್ಥಾನಸಾರೇಣ ಭಕ್ತಶ್ಚ ಹನಾನೀಯನಾಮಾ ಮಾನವ ಏಕೋ 13 ಮಮ ಸನ್ನಿಧಿಮ್ ಏತ್ಯ ತಿಷ್ಠನ್ ಅಕಥಯತ್, ಹೇ ಭ್ರಾತಃ ಪೌಲ ಸುದೃಷ್ಟಿ ಭವ ತಸ್ಮಿನ್ ದಕ್ಷೋಽಹಂ ಸಮ್ಯಕ್ ತಂ ದೃಷ್ಟವಾನ್ | 14 ತತಃ ಸ ಮಹ್ಯಂ ಕಥಿತವಾನ್ ಯಥಾ ತ್ವಮ್ ಈಶ್ವರಸ್ಯಾಭಿಪ್ರಾಯಂ ವೇತ್ತಿ ತಸ್ಯ ಶುದ್ಧಸತ್ತ್ವಜನಸ್ಯ ದರ್ಶನಂ ಪ್ರಾಪ್ಯ ತಸ್ಯ ಶ್ರೀಮುಖಸ್ಯ ವಾಕ್ಯಂ ಶೃಣೋಷಿ ತನ್ನಿಮಿತ್ರಮ್ ಅಸ್ಮಾಕಂ ಪೂರ್ವಪುರುಷಾಣಾಮ್ ಈಶ್ವರಸ್ತಾಂ ಮನೋನೀತಂ ಕೃತವಾನಂ | 15 ಯತೋ ಯದ್ವದ್ ಅದ್ರಾಕ್ಷೀರಶ್ರೋಷೀಶ್ಚ ಸರ್ವೇಷಾಂ ಮಾನವಾನಾಂ ಸಮೀಪೇ ತ್ವಂ ತೇಷಾಂ ಸಾಕ್ಷೀ ಭವಿಷ್ಯಸಿ | 16 ಅತಃಪವ ಕುತೋ ವಿಲಮ್ಬಸೇ? ಪ್ರಭೋ ನಾರ್ಮ್ಯಾ ಪ್ರಾರ್ಥ್ಯ ನಿಜಪಾಪಪ್ರಕ್ಷಾಲನಾರ್ಥಂ ಮಜ್ಜನಾಯ ಸಮುತ್ತಿಷ್ಠ | 17 ತತಃ ಪರಂ ಯಿರೂಶಲಮ್ಗರಂ ಪ್ರತ್ಯಾಗತ್ಯ ಮನ್ನಿರೇಹಮ್ ಏಕದಾ ಪ್ರಾರ್ಥಯೇ, ತಸ್ಮಿನ್ ಸಮಯೇಹಮ್ ಅಭಿಭೂತಃ ಸನ್ ಪ್ರಭೂಂ ಸಾಕ್ಷಾತ್ ಪಶ್ಯನ್, 18 ತ್ವಂ ತ್ವರಯಾ ಯಿರೂಶಲಮಃ ಪ್ರತಿಷ್ಠಸ್ಯ ಯತೋ ಲೋಕಾಮಯಿ ತವ ಸಾಕ್ಷ್ಯಂ ನ ಗ್ರಹೀಷ್ಯನ್ನಿ, ಮಾಮ್ನುತ್ಯುದಿತಂ ತಸ್ಯೇದಂ ವಾಕ್ಯಮ್ ಅಶ್ರಿಷಮ್ | 19 ತತೋಹಂ ಪ್ರತ್ಯವಾದಿಷಮ್ ಹೇ ಪ್ರಭೋ ಪ್ರತಿಭಜನಭವನಂ ತ್ವಯಿ

ವಿಶ್ವಾಸಿನೋ ಲೋಕಾನ್ ಬದ್ಧಾ ಪ್ರಹತವಾನ್, 20 ತಥಾ ತವ ಸಾಕ್ಷಿಣಃ ಸ್ವಿಫಾನಸ್ಯ ರಕ್ತಪಾತನಸಮಯೇ ತಸ್ಯ ವಿನಾಶಂ ಸಮ್ಯನ್ಯ ಸನ್ನಿಧೌ ತಿಷ್ಠನ್ ಹನ್ಯಲೋಕಾನಾಂ ವಾಸಾಂಸಿ ರಕ್ಷಿತವಾನ್, ಏತತ್ ತೇ ವಿದುಃ | 21 ತತಃ ಸೋಕಥಯತ್ ಪ್ರತಿಷ್ಠಸ್ಯ ತ್ವಾಂ ದೂರಸ್ಥಭಿನ್ನದೇಶೀಯಾನಾಂ ಸಮೀಪಂ ಪ್ರೇಷಯಿಷ್ಯೇ | 22 ತದಾ ಲೋಕಾ ಏತಾವತ್ಪರ್ಯಂತಾಂ ತದೀಯಾಂ ಕಥಾಂ ಶ್ರುತ್ವಾ ಪ್ರೋಚ್ಛೈರಕಥಯನ್, ಏನಂ ಭೂಮಣ್ಣಲಾದ್ ದೂರೀಕುರುತ, ಏತಾದ್ಯಶಜನಸ್ಯ ಜೀವನಂ ನೋಚಿತಮ್ | 23 ಇತ್ಯುಚ್ಛೈಃ ಕಥಯಿತ್ವಾ ವಸನಾನಿ ಪರಿತ್ಯಜ್ಯ ಗಗಣಂ ಪ್ರತಿ ಧೂಲೀರಕ್ಷಿಪನ್ 24 ತತಃ ಸಹಸ್ರಸೇನಾಪತೀಃ ಪೌಲಂ ದುರ್ಗಾಭ್ಯನ್ತರಂ ನೇತುಂ ಸಮಾದಿಶತ್ | ಏತಸ್ಯ ಪ್ರತಿಕೂಲಾಃ ಸನ್ನೋ ಲೋಕಾಃ ಕಿನ್ಮಿತ್ರಮ್ ಏತಾವದುಚ್ಛೈಃ ಸ್ವರಮ್ ಅಕುರ್ವನ್, ಏತದ್ ವೇತ್ತುಂ ತಂ ಕಶಯಾ ಪ್ರಹೃತ್ಯ ತಸ್ಯ ಪರೀಕ್ಷಾಂ ಕರ್ತುಮಾದಿಶತ್ | 25 ಪದಾತಯಶ್ಚ ಮ್ಮೀರ್ತರಜ್ಜುಭಿಸ್ತಸ್ಯ ಬನ್ಧನಂ ಕರ್ತುಮುದ್ಯತಾಸ್ತಾನಾನೀಂ ಪೌಲಃ ಸಮ್ಬುಖಿಸ್ಥಿತಂ ಶತಸೇನಾಪತಿಮ್ ಉಕ್ತವಾನ್ ದಕ್ಷಾಜ್ಞಾಯಾಮ್ ಅಪ್ರಾಪ್ತಾಯಾಂ ಕಿಂ ರೋಮಿಲೋಕಂ ಪ್ರಹರ್ತುಂ ಯುಷ್ಮಾಕಮ್ ಅಧಿಕಾರೋಸ್ತಿ? 26 ಏನಾಂ ಕಥಾಂ ಶ್ರುತ್ವಾ ಸ ಸಹಸ್ರಸೇನಾಪತೀಃ ಸನ್ನಿಧಿಂ ಗತ್ವಾ ತಾಂ ವಾರ್ತಾಮವದತ್ ಸ ರೋಮಿಲೋಕ ಏತಸ್ಮಾತ್ ಸಾವಧಾನಃ ಸನ್ ಕರ್ಮ್ಯ ಕುರು | 27 ತಸ್ಮಾತ್ ಸಹಸ್ರಸೇನಾಪತಿ ಗತ್ವಾ ತಮಪ್ರಾಕ್ಷೀತ್ ತ್ವಂ ಕಿಂ ರೋಮಿಲೋಕಃ? ಇತಿ ಮಾಂ ಬ್ರೂಹಿ | ಸೋಕಥಯತ್ ಸತ್ಯಮ್ | 28 ತತಃ ಸಹಸ್ರಸೇನಾಪತೀಃ ಕಥಿತವಾನ್ ಬಹುದ್ರವಿಣಂ ದತ್ತಾಪ್ತಂ ತತ್ ಪೌರಸಖ್ಯಂ ಪ್ರಾಪ್ತವಾನ್; ಕಿನ್ತು ಪೌಲಃ ಕಥಿತವಾನ್ ಅಹಂ ಜನುನಾ ತತ್ ಪ್ರಾಪ್ತೋಽಸ್ಮಿ | 29 ಇತ್ಯಂ ಸತಿ ಯೇ ಪ್ರಹಾರೇಣ ತಂ ಪರೀಕ್ಷಿತುಂ ಸಮುದ್ಯತಾ ಆಸನ್ ತೇ ತಸ್ಯ ಸಮೀಪಾತ್ ಪ್ರಾತಿಷ್ಠನ್; ಸಹಸ್ರಸೇನಾಪತಿಸ್ತಂ ರೋಮಿಲೋಕಂ ವಿಜ್ಞಾಯ ಸ್ವಯಂ ಯತ್ ತಸ್ಯ ಬನ್ಧನಮ್ ಅಕಾರ್ಷೀತ್ ತತ್ಕಾರಣಾದ್ ಅಬಿಭೇತ್ | 30 ಯಿಹೂದೀಯಲೋಕಾಃ ಪೌಲಂ ಕುತೋಽಪವದನ್ತೇ ತಸ್ಯ ವೃತ್ತಾಂತಂ ಜ್ಞಾತುಂ ವಾಙ್ಮನ್ ಸಹಸ್ರಸೇನಾಪತೀಃ ಪರೇಽಹನಿ ಪೌಲಂ ಬನ್ಧನಾತ್ ಮೋಚಯಿತ್ವಾ ಪ್ರಧಾನಯಾಜಕಾನ್ ಮಹಾಸಭಾಯಾಃ ಸರ್ವಲೋಕಾಶ್ಚ ಸಮುಪಸಾತ್ಕುತಮ್ ಆದಿಶ್ಯ ತೇಷಾಂ ಸನ್ನಿಧೌ ಪೌಲಮ್ ಅವರೋಹ್ಯ ಸ್ಥಾಪಿತವಾನ್ |

23 ಸಭಾಸದ್ಲೋಕಾನ್ ಪ್ರತಿ ಪೌಲೋಽನನ್ಯದೃಷ್ಟ್ಯಾ ಪಶ್ಯನ್ ಅಕಥಯತ್, ಹೇ ಭ್ರಾತೃಗಣಾ ಅದ್ಯ ಯಾವತ್ ಸರಲೇನ ಸರ್ವಾನ್ತಃಕರಣೇನೇಶ್ವರಸ್ಯ ಸಾಕ್ಷಾದ್ ಆಚರಾಮಿ | 2 ಅನೇನ ಹನಾನೀಯನಾಮಾ ಮಹಾಯಾಜಕಸ್ಯಂ ಕಪೋಲೇ ಚಪೇಟೇನಾಹನ್ತುಂ ಸಮೀಪಸ್ಥಲೋಕಾನ್ ಆದಿಷ್ಟವಾನ್ | 3 ತದಾ ಪೌಲಸ್ಯಮವದತ್, ಹೇ ಬಹಿಷ್ಕರಿಷ್ಯತ, ಈಶ್ವರಸ್ತಾಂ ಪ್ರಹರ್ತುಮ್ ಉದ್ಯತೋಸ್ತಿ, ಯತೋ ವ್ಯವಸ್ಥಾನುಸಾರೇಣ ವಿಚಾರಯಿತುಮ್ ಉಪವಿಶ್ಯ ವ್ಯವಸ್ಥಾಂ ಲಜ್ಜಿತ್ವಾ ಮಾಂ ಪ್ರಹರ್ತುಮ್ ಆಜ್ಞಾಪಯಸಿ | 4 ತತೋ ನಿಕಟಸ್ಥಾ ಲೋಕಾ ಅಕಥಯನ್, ತ್ವಂ ಕಿಮ್ ಈಶ್ವರಸ್ಯ ಮಹಾಯಾಜಕಂ ನಿನ್ದಸಿ? 5 ತತಃ ಪೌಲಃ ಪ್ರತಿಭಾಷಿತವಾನ್ ಹೇ ಭ್ರಾತೃಗಣ ಮಹಾಯಾಜಕ ಏಷ ಇತಿ ನ ಬುದ್ಧಂ ಮಯಾ ತದನ್ಯಚ್ಛ ಸ್ಥಲೋಕಾನಾಮ್ ಅಧಿಪತಿಂ ಪ್ರತಿ ದುರ್ವಾಕ್ಯಂ ಮಾ ಕಥಯ, ಏತಾದ್ಯಶೀ ಲಿಪಿರಸ್ತಿ | 6 ಅನನ್ತರಂ ಪೌಲಸ್ತೇಷಾಮ್ ಅರ್ಧಂ ಸಿದೂಕಿಲೋಕಾ ಅರ್ಧಂ ಫಿರೂಶಿಲೋಕಾ ಇತಿ ದೃಷ್ಟ್ಯಾ

ಪ್ರೋಚ್ಛೈಃ ಸಭಾಸ್ಥಲೋಕಾನ್ ಅವದತ್ ಹೇ ಭ್ರಾತೃಗಣ ಅಹಂ ಫಿರೂಶಿಮತಾವಲಮ್ಪೀ ಫಿರೂಶಿನಃ ಸತ್ಯಾನ್ಶ್ಚ, ಮೃತಲೋಕಾನಾಮ್ ಉತ್ಥಾನೇ ಪ್ರತ್ಯಾಶಾಕರಣಾದ್ ಅಹಮಪವಾದಿತೋಸ್ತಿ | 7 ಇತಿ ಕಥಾಯಾಂ ಕಥಿತಾಯಾಂ ಫಿರೂಶಿಸಿದೂಕಿನೋಃ ಪರಸ್ಪರಂ ಭಿನ್ನವಾಕ್ಯತ್ವಾತ್ ಸಭಾಯಾ ಮಧ್ಯೇ ದ್ವೌ ಸಂಘೌ ಜಾತೌ | 8 ಯತಃ ಸಿದೂಕಿಲೋಕಾ ಉತ್ಥಾನಂ ಸ್ವರ್ಗೀಯದೂತಾ ಆತ್ಮಾನ್ಶ್ಚ ಸರ್ವೇಷಾಮ್ ಏತೇಷಾಂ ಕಮಪಿ ನ ಮನ್ಯಂತೇ, ಕಿನ್ತು ಫಿರೂಶಿನಃ ಸರ್ವಮ್ ಅಜ್ಞೇಕುರ್ವನ್ | 9 ತತಃ ಪರಸ್ಪರಮ್ ಆಶಿತಯಕೋಲಾಹಲೇ ಸಮುಪಸ್ಥಿತೇ ಫಿರೂಶಿನಾಂ ಪಕ್ಷೀಯಾಃ ಸಭಾಸ್ಥಾ ಅಧ್ಯಾಪಕಾಃ ಪ್ರತಿಪಕ್ಷಾ ಉತ್ತಿಷ್ಠನ್ತೋಽಕಥಯನ್, ಏತಸ್ಯ ಮಾನವಸ್ಯ ಕಮಪಿ ದೋಷಂ ನ ಪಶ್ಯಾಮಃ; ಯದಿ ಕಷ್ಟಿದ್ ಆತ್ಮಾ ವಾ ಕಷ್ಟಿದ್ ದೂತ ಏನಂ ಪ್ರತ್ಯಾದಿಶತ್ ತರ್ಹಿ ವಯಮ್ ಈಶ್ವರಸ್ಯ ಪ್ರಾತಿಕೂಲೈಃ ನ ಯೋತ್ಸ್ಯಾಮಃ | 10 ತಸ್ಮಾದ್ ಅತೀವ ಭಿನ್ನವಾಕ್ಯತ್ವೇ ಸತಿ ತೇ ಪೌಲಂ ಖಣ್ಡಂ ಖಣ್ಡಂ ಕರಿಷ್ಯಂತೀತ್ಯಾಶಜ್ಜಯಾ ಸಹಸ್ರಸೇನಾಪತೀಃ ಸೇನಾಗಣಂ ತತ್ಪಾನ್ಯಂ ಯಾತುಂ ಸಭಾತೋ ಬಲಾತ್ ಪೌಲಂ ಧೃತ್ವಾ ದುರ್ಗಂ ನೇತಇತ್ಯಜ್ಞಾಪಯತ್ | 11 ರಾತ್ರೋ ಪ್ರಭುಸ್ತಸ್ಯ ಸಮೀಪೇ ತಿಷ್ಠನ್ ಕಥಿತವಾನ್ ಹೇ ಪೌಲ ನಿರ್ಭಯೋ ಭವ ಯಥಾ ಯಿರುಶಾಲಮ್ಗರೇ ಮಯಿ ಸಾಕ್ಷ್ಯಂ ದತ್ತವಾನ್ ತಥಾ ರೋಮಾನಗರೇಪಿ ತ್ವಯಾ ದಾತವ್ಯಮ್ | 12 ದಿನೇ ಸಮುಪಸ್ಥಿತೇ ಸತಿ ಕಿಯನ್ತೋ ಯಿಹೂದೀಯಲೋಕಾ ಏಕಮನ್ತ್ರಣಾಃ ಸನ್ತಃ ಪೌಲಂ ನ ಹತ್ವಾ ಭೋಜನಪಾನೇ ಕರಿಷ್ಯಾಮ ಇತಿ ಶಪಥೇನ ಸ್ಯಾನ್ ಅಬುದ್ಧನ್ | 13 ಚತ್ವಾರಿಂಶಜ್ಜನೇಭ್ಯೋಽಧಿಕಾ ಲೋಕಾ ಇತಿ ಪಣಮ್ ಅಕುರ್ವನ್ | 14 ತೇ ಮಹಾಯಾಜಕಾನಾಂ ಪ್ರಾಚೀನಲೋಕಾನಾಶ್ಚ ಸಮೀಪಂ ಗತ್ವಾ ಕಥಯನ್, ವಯಂ ಪೌಲಂ ನ ಹತ್ವಾ ಕಿಮಪಿ ನ ಭೋಕ್ಷ್ಯಾಮಹೇ ದ್ಯುಧೇನಾನೇನ ಶಪಥೇನ ಬದ್ಧಾ ಅಭವಾಮ | 15 ಅತಏವ ಸಾಮೃತಂ ಸಭಾಸದ್ಲೋಕೈಃ ಸಹ ವಯಂ ತಸ್ಮಿನ್ ಕಷ್ಟದ್ ವಿಶೇಷವಿಚಾರಂ ಕರಿಷ್ಯಾಮಸ್ತದರ್ಥಂ ಭವಾನ್ ಶ್ಲೋಽಸ್ಮಾಕಂ ಸಮೀಪಂ ತಮ್ ಆನಯತ್ಪಿತಿ ಸಹಸ್ರಸೇನಾಪತಯೇ ನಿವೇದನಂ ಕುರುತ ತೇನ ಯುಷ್ಮಾಕಂ ಸಮೀಪಂ ಉಪಸ್ಥಿತೇಃ ಪೂರ್ವಂ ವಯಂ ತಂ ಹನ್ತು ಸಜ್ಜಿಷ್ಯಾಮ | 16 ತದಾ ಪೌಲಸ್ಯ ಭಾಗಿನೀಯಸ್ತೇಷಾಮಿತಿ ಮನ್ತ್ರಣಾಂ ವಿಜ್ಞಾಯ ದುರ್ಗಂ ಗತ್ವಾ ತಾಂ ವಾರ್ತಾಂ ಪೌಲಮ್ ಉಕ್ತವಾನ್ | 17 ತಸ್ಮಾತ್ ಪೌಲ ಏಕಂ ಶತಸೇನಾಪತಿಮ್ ಆಹೂಯ ವಾಕ್ಯಮಿದಮ್ ಭಾಷಿತವಾನ್ ಸಹಸ್ರಸೇನಾಪತೀಃ ಸಮೀಪೇಽಸ್ಯ ಯುವಮನುಷ್ಯಸ್ಯ ಕಿಚ್ಚೈನ್ನಿವೇದನಮ್ ಆಸ್ತೇ, ತಸ್ಮಾತ್ ತತ್ಪವಿಧಮ್ ಏನಂ ನಯ | 18 ತತಃ ಸ ತಮಾದಾಯ ಸಹಸ್ರಸೇನಾಪತೀಃ ಸಮೀಪಮ್ ಉಪಸ್ಥಾಯ ಕಥಿತವಾನ್, ಭವತಃ ಸಮೀಪೇಽಸ್ಯ ಕಿಮಪಿ ನಿವೇದನಮಾಸ್ತೇ ತಸ್ಮಾತ್ ಬನ್ಧಿ ಪೌಲೋ ಮಾಮಾಹೂಯ ಭವತಃ ಸಮೀಪಮ್ ಏನಮ್ ಆನೇತುಂ ಪ್ರಾರ್ಥಿತವಾನ್ | 19 ತದಾ ಸಹಸ್ರಸೇನಾಪತಿಸ್ತಸ್ಯ ಹಸ್ತಂ ಧೃತ್ವಾ ನಿರ್ಜನಸ್ಥಾನಂ ನೀತ್ವಾ ಪ್ಲಷ್ಟವಾನ್ ತವ ಕಿಂ ನಿವೇದನಂ? ತತ್ ಕಥಯ | 20 ತತಃ ಸೋಕಥಯತ್, ಯಿಹೂದೀಯಲಾಕಾಃ ಪೌಲೇ ಕಮಪಿ ವಿಶೇಷವಿಚಾರಂ ಛಲಂ ಕೃತ್ವಾ ತಂ ಸಭಾಂ ನೇತುಂ ಭವತಃ ಸಮೀಪೇ ನಿವೇದಯಿತುಂ ಅಮನ್ವಯನ್ | 21 ಕಿನ್ತು ಮವತಾ ತನ್ನ ಸ್ವೀಕರ್ತವ್ಯಂ ಯತಸ್ತೇಷಾಂ ಮಧ್ಯೇವತ್ರಿನಶ್ಚತ್ವಾರಿಂಶಜ್ಜನೇಭ್ಯೋಽಧಿಕಲೋಕಾ ಏಕಮನ್ತ್ರಣಾ ಭೂತ್ವಾ ಪೌಲಂ ನ ಹತ್ವಾ ಭೋಜನಂ ಪಾನಾನ್ ನ ಕರಿಷ್ಯಾಮ ಇತಿ ಶಪಥೇನ ಬದ್ಧಾಃ ಸನ್ನೋ ಘಾತಕಾ ಇವ ಸಜ್ಜಿತಾ ಇದಾನೀಂ ಕೇವಲಂ

ಭವತೋ ಽನುಮತಿಮ್ ಅಪೇಕ್ಷಂತೇ | 22 ಯಾಮಿಮಾಂ ಕಥಾಂ
 ತ್ವಂ ನಿವೇದಿತವಾನ್ ತಾಂ ಕಸ್ಯೈಚಿದಪಿ ಮಾ ಕಥಯೇತ್ಯುಕ್ತ್ವಾ
 ಸಹಸ್ರಸೇನಾಪತಿಸ್ತಂ ಯುವಾನಂ ವಿಸೃಷ್ಟವಾನ್ | 23 ಅನನ್ದರಂ
 ಸಹಸ್ರಸೇನಾಪತಿ ದ್ವೌ ಶತಸೇನಾಪತೀ ಆಹೂಯೇದಮ್ ಆದಿಶತ್,
 ಯುವಾಂ ರಾಶ್ರ್ವ ಪ್ರಹರೈಕಾಪತಿಷ್ಣಾಯಾಂ ಸತ್ಯಾಂ ಕೈಸರಿಯಾನಗರಂ
 ಯಾತುಂ ಪದಾತಿಸೈನ್ಯಾನಾಂ ದ್ವೇ ಶತೇ ಘೋಟಕಾರೋಹಿಸೈನ್ಯಾನಾಂ
 ಸಪ್ತಿಯಂ ಶಕ್ತಿಧಾರಿಸೈನ್ಯಾನಾಂ ದ್ವೇ ಶತೇ ಚ ಜನಾನ್ ಸಜ್ಜಿತಾನ್ ಕುರುತಂ |
 24 ಪೌಲಮ್ ಆರೋಹಯಿತುಂ ಫೀಲಿಪ್ತಾಧಿಪತೇಃ ಸಮೀಪಂ
 ನಿವ್ವಿಘ್ನಂ ನೇತುಚ್ಚ ವಾಹನಾನಿ ಸಮುಪಸ್ಥಾಪಯತಂ | 25
 ಅಪರಂ ಸ ಪತ್ರಂ ಲಿಖಿತ್ವಾ ದತ್ತವಾನ್ ತಲ್ಲಿಖಿತಮೇತತ್, 26
 ಮಹಾಮಹಿಮಶ್ರೀಯುಕ್ತಫೀಲಿಪ್ತಾಧಿಪತಯೇ ಕ್ಲೌದಿಯಲುಷಿಯಸ್ಯ
 ನಮಸ್ಕಾರಃ | 27 ಯಿಹೂದೀಯಲೋಕಾಃ ಪೂರ್ವಮ್ ಏನಂ ಮಾನವಂ
 ಧೃತ್ವಾ ಸ್ವಹಸ್ಪಿ ಹನ್ತುಮ್ ಉದ್ಯತಾ ಏತಸ್ಮಿನ್ನನರೇ ಸಸೈನ್ಯೋಹಂ
 ತತ್ರೋಪಸ್ಥಾಯ ಏಷ ಜನೋ ರೋಮೀಯ ಇತಿ ವಿಜ್ಞಾಯ ತಂ
 ರಕ್ಷಿತವಾನ್ | 28 ಕಿನಿಮಿತ್ತಂ ತೇ ತಮಪವದನ್ನೇ ತಚ್ಚಾತುಂ ತೇಷಾ ಸಭಾಂ
 ತಮಾನಾಯಿತವಾನ್ | 29 ತತಸ್ತೇಷಾಂ ವ್ಯವಸ್ಥಾಯಾ ವಿರುದ್ಧಯಾ
 ಕಯಾಚನ ಕಥಯಾ ಸೋಽಪವಾದಿತೋಽಭವತ್, ಕಿನ್ನು ಸ
 ಶ್ರುಜ್ಜಲಬನ್ನಾಹೋರ್ ವಾ ಪ್ರಾಣನಾಶಾಹೋರ್ ಭವತೀದೃಶಃ
 ಕೋಪ್ಯಪರಾಧೋ ಮಯಾಸ್ಯ ನ ದೃಷ್ಟಃ | 30 ತಥಾಪಿ ಮನುಷ್ಯಸ್ಯಾಸ್ಯ
 ವಧಾರ್ಥಂ ಯಿಹೂದೀಯಾ ಘಾತಕಾಇವ ಸಜ್ಜಿತಾ ಏತಾಂ
 ವಾತ್ಸಾಂ ಶ್ರುತ್ವಾ ತತ್ಕಣಾತ್ ತವ ಸಮೀಪಮೇನಂ ಪ್ರೇಷಿತವಾನ್
 ಅಸ್ಥಾಪವಾದಕಾಂಶ್ಚ ತವ ಸಮೀಪಂ ಗತ್ವಾಪವದಿತುಮ್ ಆಜ್ಞಾಪಯಮ್ |
 ಭವತಃ ಕುಶಲಂ ಭೂಯಾತ್ | 31 ಸೈನ್ಯಗಣ ಆಜ್ಞಾನಾಸಾರೇಣ ಪೌಲಂ
 ಗೃಹೀತ್ವಾ ತಸ್ಯಾಂ ರಜನ್ಯಾಮ್ ಆನ್ವಿಪ್ರಾಶ್ನಿನಗರಮ್ ಆನಯತ್ | 32
 ಪರೇಽಹನಿ ತೇನ ಸಹ ಯಾತುಂ ಘೋಟಕಾರೂಢಸೈನ್ಯಗಣಂ
 ಸ್ಥಾಪಯಿತ್ವಾ ಪರಾವೃತ್ಯ ದುರ್ಗಂ ಗತವಾನ್ | 33 ತತಃ ಪರೇ
 ಘೋಟಕಾರೋಹಿಸೈನ್ಯಗಣಃ ಕೈಸರಿಯಾನಗರಮ್ ಉಪಸ್ಥಾಯ ತತ್ಪತ್ರಮ್
 ಅಧಿಪತೇಃ ಕರೇ ಸಮರ್ಪ್ಯ ತಸ್ಯ ಸಮೀಪೇ ಪೌಲಮ್ ಉಪಸ್ಥಾಪಿತವಾನ್ |
 34 ತದಾಧಿಪತಿಸ್ತತ್ಪತ್ರಂ ಪರಿತ್ವಾ ಪೃಷ್ಟವಾನ್ ಏಷ ಕಿಮುದೇಶೀಯೋ ಜನಃ?
 ಸ ಕಿಲಿಕಿಯಾಪ್ರದೇಶೀಯ ಏಕೋ ಜನ ಇತಿ ಜ್ಞಾತ್ವಾ ಕಥಿತವಾನ್,
 35 ತವಾಪವಾದಕಗಣ ಆಗತೇ ತವ ಕಥಾಂ ಶ್ರೋಷ್ಯಾಮಿ |
 ಹೇರೋದ್ರಾಜಗೃಹೇ ತಂ ಸ್ಥಾಪಯಿತುಮ್ ಆದಿಷ್ಟವಾನ್ |

24 ಪಚ್ಚಾಭ್ಯೋ ದಿನೇಭ್ಯಃ ಪರಂ ಹನಾನೀಯನಾಮಾ
 ಮಹಾಯಜಾಚರೋಽಧಿಪತೇಃ ಸಮಕ್ಷಂ ಪೌಲಸ್ಯ ಪ್ರಾತಿಕೂಲ್ಯೇನ
 ನಿವೇದಯಿತುಂ ತರ್ತುಲ್ಲನಾಮಾನಂ ಕಚ್ಚನ ವಕ್ತ್ರಾರಂ ಪ್ರಾಚೀನಜನಾಂಶ್ಚ
 ಸಜ್ಜಿನಃ ಕೃತ್ವಾ ಕೈಸರಿಯಾನಗರಮ್ ಆಗಚ್ಛತ್ | 2 ತತಃ ಪೌಲೇ
 ಸಮಾನೀತೇ ಸತಿ ತರ್ತುಲ್ಲಸ್ಯಾಪವಾದಕಥಾಂ ಕಥಯಿತುಮ್ ಆರಭತ
 ಹೇ ಮಹಾಮಹಿಮಫೀಲಿಕ್ತ ಭವತೋ ವಯಮ್ ಅತಿನಿವ್ವಿಘ್ನಂ ಕಾಲಂ
 ಯಾಪಯಾಮೋ ಭವತಃ ಪರಿಣಾಮದರ್ಶಿತಯಾ ಏತದ್ದೇಶೀಯಾನಾಂ
 ಬಹೂನಿ ಮಜ್ಜಲಾನಿ ಘಟಿತಾನಿ, 3 ಇತಿ ಹೇತೋ ವರ್ಯಮತಿಕ್ರೃತಜ್ಞಾಃ
 ಸನ್ತಃ ಸರ್ವತ್ರ ಸರ್ವದಾ ಭವತೋ ಗುಣಾನ್ ಗಾಯಮಃ | 4 ಕಿನ್ನು
 ಬಹುಭಿಃ ಕಥಾಭಿ ಭವನ್ತಂ ಯೇನ ನ ವಿರಜ್ಜಯಾಮಿ ತಸ್ಮಾತ್ ವಿನಯೇ

ಭವಾನ್ ಬನುಕಮ್ಪ್ಯ ಮದಲ್ಪಕಥಾಂ ಶ್ರುಣೋತು | 5 ಏಷ
 ಮಹಾಮಾರೀಸ್ವರೂಪೋ ನಾಸರತೀಯಮತ್ರಗೃಹಿಸಂಘಾತಸ್ಯ ಮುಖ್ಯೋ
 ಭೂತ್ವಾ ಸರ್ವದೇಶೇಷು ಸರ್ವೇಷಾಂ ಯಿಹೂದೀಯಾನಾಂ
 ರಾಜದ್ರೋಹಾಚರಣಪ್ರವೃತ್ತಿಯಂ ಜನಯತೀತ್ಯಾಭಿ ನಿಫಶ್ಚಿತಂ | 6 ಸ
 ಮನ್ನಿರಮಪಿ ಅಶುಚಿ ಕರ್ತುಂ ಚೇಷ್ಟಿತವಾನ್; ಇತಿ ಕಾರಣಾದ್ ವಯಮ್
 ಏನಂ ಧೃತ್ವಾ ಸ್ವವ್ಯವಸ್ಥಾನಾಸಾರೇಣ ವಿಚಾರಯಿತುಂ ಪ್ರಾಪ್ತಾರ್ತಮಹಿ; 7
 ಕಿನ್ನು ಲುಷಿಯಃ ಸಹಸ್ರಸೇನಾಪತಿರಾಗತ್ಯ ಬಲಾದ್ ಅಸ್ಥಾಕಂ ಕರೇಭ್ಯ
 ಏನಂ ಗೃಹೀತ್ವಾ 8 ಏತಸ್ಯಾಪವಾದಕಾನ್ ಭವತಃ ಸಮೀಪಮ್ ಆಗನ್ತುಮ್
 ಆಜ್ಞಾಪಯತ್ | ವಯಂ ಯಸ್ಮಿನ್ ತಮಪವಾದಾಮೋ ಭವತಾ
 ಪದಪವಾದಕಥಾಯಾಂ ವಿಚಾರಿತಾಯಾಂ ಸತ್ಯಾಂ ಸರ್ವಂ ವೃತ್ತಾನ್ತಂ
 ವೇದಿತುಂ ಶಕ್ಯತೇ | 9 ತತೋ ಯಿಹೂದೀಯಾ ಅಪಿ ಸ್ವೀಕೃತ್ಯ ಕಥಿತವನ್ತ
 ಏಷಾ ಕಥಾ ಪ್ರಮಾಣಮ್ | 10 ಅಧಿಪತೌ ಕಥಾಂ ಕಥಯಿತುಂ ಪೌಲಂ
 ಪ್ರತೀಚ್ಛಿತಂ ಕೃತವತಿ ಸ ಕಥಿತವಾನ್ ಭವಾನ್ ಬಹೂನ್ ವತ್ಸರಾನ್
 ಯಾವದ್ ಏತದ್ದೇಶಸ್ಯ ಶಾಸನಂ ಕರೋತೀತಿ ವಿಜ್ಞಾಯ ಪ್ರತ್ಯುತ್ತರಂ
 ದಾತುಮ್ ಆಕ್ಷೋಭೋಽಭವಮ್ | 11 ಅದ್ಯ ಕೇವಲಂ ದ್ವಾದಶ ದಿನಾನಿ
 ಯಾತಾನಿ, ಅಹಮ್ ಆರಾಧನಾಂ ಕರ್ತುಂ ಯಿರೂಶಾಲಮನಗರಂ
 ಗತವಾನ್ ಏಷಾ ಕಥಾ ಭವತಾ ಜ್ಞಾತುಂ ಶಕ್ಯತೇ; 12 ಕಿನ್ನಿಭೇ ಮಾಂ
 ಮಧ್ಯೇಮನ್ನಿರಂ ಕೇನಾಪಿ ಸಹ ವಿತಣ್ಣಾಂ ಕುರ್ವನ್ತಂ ಕುತ್ರಾಪಿ
 ಭಜನಭವನೇ ನಗರೇ ವಾ ಲೋಕಾನ್ ಕುಪ್ರವೃತ್ತಿಯಂ ಜನಯನ್ತುಂ ನ
 ದೃಷ್ಟವನ್ತಃ | 13 ಇದಾನೀಂ ಯಸ್ಮಿನ್ ಯಸ್ಮಿನ್ ಮಾಮ್ ಅಪವದನ್ನೇ ತಸ್ಯ
 ಕಿಮಪಿ ಪ್ರಮಾಣಂ ದಾತುಂ ನ ಶಕ್ಯವನ್ತಿ | 14 ಕಿನ್ನು ಭವಿಷ್ಯದ್ವಾಕ್ಯಗ್ರನ್ಥೇ
 ವ್ಯವಸ್ಥಾಗ್ರನ್ಥೇ ಚ ಯಾ ಯಾ ಕಥಾ ಲಿಖಿತಾಸ್ತೇ ತಾಸು ಸರ್ವಾಃ ಸು ವಿಶ್ವಸ್ಯ
 ಯನ್ಮತಮ್ ಇಮೇ ವಿಧರ್ಮ್ಯಂ ಜಾನನ್ತಿ ತನ್ಮತಾನಾಸಾರೇಣಾಹಂ
 ನಿಜಪಿತೃಪುರುಷಾಣಾಮ್ ಈಶ್ವರಮ್ ಆರಾಧಯಾಮೀತ್ಯಹಂ ಭವತಃ
 ಸಮಕ್ಷಮ್ ಅಚ್ಛೇಕರೋಮಿ | 15 ಧಾರ್ಮ್ಯಕಾಣಾಮ್ ಅಧಾರ್ಮ್ಯಕಾಣಾಃ
 ಪ್ರಮೀತಲೋಕಾನಾಮೇವೋತ್ಥಾನಂ ಭವಿಷ್ಯತೀತಿ ಕಥಾಮೀಮೇ
 ಸ್ವೀಕುರ್ವನ್ತಿ ತಥಾಹಮಪಿ ತಸ್ಮಿನ್ ಈಶ್ವರೇ ಪ್ರತ್ಯಾಶಾಂ ಕರೋಮಿ; 16
 ಈಶ್ವರಸ್ಯ ಮಾನವಾನಾಃ ಸಮೀಪೇ ಯಥಾ ನಿರ್ದೋಷೋ ಭವಾಮಿ
 ತದರ್ಥಂ ಸತತಂ ಯತ್ನವಾನ್ ಅಸ್ಮಿ | 17 ಬಹುಷು ವತ್ಸರೇಷು ಗತೇಷು
 ಸ್ವದೇಶೀಯಲೋಕಾನಾಂ ನಿಮಿತ್ತಂ ದಾನೀಯದ್ರವ್ಯಾಣಿ ನೈವೇದ್ಯಾನಿ ಚ
 ಸಮಾದಾಯ ಪುನರಾಗಮನಂ ಕೃತವಾನ್ | 18 ತತೋಹಂ ಶುಚಿ
 ಭೂತ್ವಾ ಲೋಕಾನಾಂ ಸಮಾಗಮಂ ಕಲಹಂ ವಾ ನ ಕಾರಿತವಾನ್
 ತಥಾಪ್ರಾಶ್ನಿಯಾದೇಶೀಯಾಃ ಕಿಯನ್ನೋ ಯಿಹೂದೀಯಲೋಕಾ
 ಮಧ್ಯೇಮನ್ನಿರಂ ಮಾಂ ಧೃತವನ್ತಃ | 19 ಮಮೋಪರಿ ಯದಿ
 ಕಾಚಿದಪವಾದಕಥಾಸ್ತಿ ತರ್ಹಿ ಭವತಃ ಸಮೀಪಮ್ ಉಪಸ್ಥಾಯ
 ತೇಷಾಮೇವ ಸಾಕ್ಷ್ಯದಾನಮ್ ಉಚಿತಮ್ | 20 ನೋಚೇತ್
 ಪೂರ್ವೇ ಮಹಾಸಭಾಸ್ಥಾನಾಂ ಲೋಕಾನಾಂ ಸನ್ನಿಧೌ ಮಮ
 ದಣ್ಣಾಯಮಾನತ್ತಸಮಯೇ, ಅಹಮದ್ಯ ಮೃತಾನಾಮುತ್ಥಾನೇ ಯುಷ್ಮಾಭಿ
 ವಿಚಾರಿತೋಸ್ಮಿ | 21 ತೇಷಾಂ ಮಧ್ಯೇ ತಿಷ್ಠನ್ತಹಂ ಯಾಮಿಮಾಂ
 ಕಥಾಮುಚ್ಯೈಃ ಸ್ವರೇಣ ಕಥಿತವಾನ್ ತದನ್ಯೋ ಮಮ ಕೋಪಿ
 ದೋಷೋಽಬದ್ಧತ ನ ವೇತಿ ವರಮ್ ಏತೇ ಸಮುಪಸ್ಥಿತಲೋಕಾ ವದನ್ತು |
 22 ತದಾ ಫೀಲಿಕ್ತ ಏತಾಂ ಕಥಾಂ ಶ್ರುತ್ವಾ ತನ್ಮತಸ್ಯ ವಿಶೇಷವೃತ್ತಾನ್ತಂ
 ವಿಜ್ಞಾತುಂ ವಿಚಾರಂ ಸ್ಥಗಿತಂ ಕೃತ್ವಾ ಕಥಿತವಾನ್ ಲುಷಿಯೇ

ಸಹಸ್ರಸೇನಾಪತೌ ಸಮಾಯಾತೇ ಸತಿ ಯುಷ್ಮಾಕಂ ವಿಚಾರಮ್ ಅಹಂ ನಿಷ್ಪಾದಯಿಷ್ಯಾಮಿ | 23 ಅನನ್ತರಂ ಬನ್ನಂ ವಿನಾ ಪೌಲಂ ರಕ್ಷಿತುಂ ತಸ್ಯ ಸೇವನಾಯ ಸಾಕ್ಷಾತ್ಕರಣಾಯ ವಾ ತದೀಯಾತ್ಮೀಯಬನ್ವಜನಾನ್ ನ ವಾರಯಿತುಚ್ಚ ಶಮಸೇನಾಪತಿಮ್ ಅದಿಷ್ಟವಾನ್ | 24 ಅಲ್ಲದಿನಾತ್ ಪರಂ ಫೀಲಿಕ್ಷೋಽಧಿಪತಿ ದ್ರುಫಿಲ್ಲಾನಾಮ್ನಾ ಯಿಹೂದೀಯಯಾ ಸ್ವಭಾರ್ಯಯಾ ಸಹಾಗತ್ಯ ಪೌಲಮಾಹೂಯ ತಸ್ಯ ಮುಖಾತ್ ಖೀಷ್ಣಧರ್ಮ್ಯಸ್ಯ ವೃತ್ತಾನ್ವಮ್ ಅಶ್ರೌಷೀತ್ | 25 ಪೌಲೇನ ನ್ಯಾಯಸ್ಯ ಪರಿಮಿತಿಭೋಗಸ್ಯ ಚರಮವಿಚಾರಸ್ಯ ಚ ಕಥಾಯಾಂ ಕಥಿತಾಯಾಂ ಸತ್ಯಾಂ ಫೀಲಿಕ್ಷಃ ಕಮ್ಪಮಾನಃ ಸನ್ ವ್ಯಾಹರದ್ ಇದಾನೀಂ ಯಾಹಿ, ಅಹಮ್ ಅವಕಾಶಂ ಪ್ರಾಪ್ಯ ತ್ವಾಮ್ ಆಹೂಸ್ಯಾಮಿ | 26 ಮುಕ್ತಿಪ್ರಪ್ತರ್ಥಂ ಪೌಲೇನ ಮಹ್ಯಂ ಮುದ್ರಾದ್ಯಾಸ್ತನ್ತೇ ಇತಿ ಪತ್ಯಾಶಾಂ ಕೃತ್ವಾ ಸ ಪುನಃ ಪುನಸ್ಸಮಾಹೂಯ ತೇನ ಸಾಕಂ ಕಥೋಪಕಥನಂ ಕೃತವಾನ್ | 27 ಕಿನ್ನು ವತ್ಸರದ್ವಯಾತ್ ಪರಂ ಪರ್ಕಿಯಫೀಷ್ಣ ಫಾಲಿಕ್ಷಸ್ಯ ಪದಂ ಪ್ರಾಪ್ತೇ ಸತಿ ಫೀಲಿಕ್ಷೋ ಯಿಹೂದೀಯಾನ್ ಸನ್ತುಷ್ಣಾನ್ ಚಿರ್ಷೀರ್ಷನ್ ಪೌಲಂ ಬದ್ಧಂ ಸಂಸ್ಥಾಪ್ಯ ಗತವಾನ್ |

25 ಅನನ್ತರಂ ಫೀಷ್ಣೋ ನಿಜರಾಜ್ಯಮ್ ಆಗತ್ಯ ದಿನತ್ರಯಾತ್ ಪರಂ ಕೈಸರಿಯಾತೋ ಯಿರೂಶಾಲಮ್ಮಗರಮ್ ಆಗಮತ್ | 2 ತದಾ ಮಹಾಯಾಜಕೋ ಯಿಹೂದೀಯಾನಾಂ ಪ್ರಧಾನಲೋಕಾತ್ ತಸ್ಯ ಸಮಕ್ಷಂ ಪೌಲಮ್ ಅಪಾವದನ್ | 3 ಭವಾನ್ ತಂ ಯಿರೂಶಾಲಮಮ್ ಆನೇತುಮ್ ಆಜ್ಞಾಪಯುತ್ತಿತಿ ವಿನೀಯ ತೇ ತಸ್ಮಾದ್ ಅನುಗ್ರಹಂ ವಾಚೈತವನ್ | 4 ಯತಃ ಪಥಿಮಧ್ಯೇ ಗೋಪನೇನ ಪೌಲಂ ಹನ್ತುಂ ತೈ ಫಾರ್ತಕಾ ನಿಯುಕ್ತಾಃ | ಫೀಷ್ಣ ಉತ್ತರಂ ದತ್ತವಾನ್ ಪೌಲಃ ಕೈಸರಿಯಾಯಾಂ ಸ್ಥಾಸ್ಯತಿ ಪುನರಲ್ಲದಿನಾತ್ ಪರಮ್ ಅಹಂ ತತ್ರ ಯಾಸ್ಯಾಮಿ | 5 ತತಸ್ತಸ್ಯ ಮಾನುಷಸ್ಯ ಯದಿ ಕಶ್ಚಿದ್ ಅಪರಾಧಸ್ತಿಷ್ಠತಿ ತರ್ಹಿ ಯುಷ್ಮಾಕಂ ಯೇ ಶಕ್ಯವನ್ನಿ ತೇ ಮಯಾ ಸಹ ತತ್ರ ಗತ್ವಾ ತಮಪವದನ್ತು ಸ ಏತಾಂ ಕಥಾಂ ಕಥಿತವಾನ್ | 6 ದಶದಿವಸೇಭ್ಯೋಽಧಿಕಂ ವಿಲಮ್ಬ್ಯ ಫೀಷ್ಣಸ್ತಸ್ಮಾತ್ ಕೈಸರಿಯಾನಗರಂ ಗತ್ವಾ ಪರಸ್ಮಿನ್ ದಿವಸೇ ವಿಚಾರಾಸನ ಉಪದಿಶ್ಯ ಪೌಲಮ್ ಆನೇತುಮ್ ಆಜ್ಞಾಪಯತ್ | 7 ಪೌಲೇ ಸಮುಪಸ್ಥಿತೇ ಸತಿ ಯಿರೂಶಾಲಮ್ಮಗರಾದ್ ಆಗತಾ ಯಿಹೂದೀಯಲೋಕಾಸ್ತಂ ಚತುರ್ದಶಿ ಸಂವೇಷ್ಟ್ಯ ತಸ್ಯ ವಿರುದ್ಧಂ ಬಹೂನ್ ಮಹಾದೋಷಾನ್ ಉತ್ಥಾಪಿತವನ್ತಃ ಕಿನ್ನು ತೇಷಾಂ ಕಿಮಪಿ ಪ್ರಮಾಣಂ ದಾತುಂ ನ ಶಕ್ಯವನ್ತಃ | 8 ತತಃ ಪೌಲಃ ಸ್ವಸ್ಮಿನ್ ಉತ್ತರಮಿದಮ್ ಉದಿತವಾನ್, ಯಿಹೂದೀಯಾನಾಂ ವ್ಯವಸ್ಥಾಯಾ ಮನ್ನಿಸ್ರಸ್ಯ ಕೈಸರಸ್ಯ ವಾ ಪ್ರತಿಕೂಲಂ ಕಿಮಪಿ ಕರ್ಮ್ಯ ನಾಹಂ ಕೃತವಾನ್ | 9 ಕಿನ್ನು ಫೀಷ್ಣೋ ಯಿಹೂದೀಯಾನ್ ಸನ್ತುಷ್ಣಾನ್ ಕರ್ತುಮ್ ಅಭಿಲಷ್ಣನ್ ಪೌಲಮ್ ಅಭಾಷತ ತ್ವಂ ಕಿಂ ಯಿರೂಶಾಲಮಂ ಗತ್ವಾಸ್ಮಿನ್ ಅಭಿಯೋಗೇ ಮಮ ಸಾಕ್ಷಾದ್ ವಿಚಾರಿತೋ ಭವಿಷ್ಯಸಿ? | 10 ತತಃ ಪೌಲ ಉತ್ತರಂ ಪ್ರೋಕ್ತವಾನ್, ಯತ್ರ ಮಮ ವಿಚಾರೋ ಭವಿತುಂ ಯೋಗ್ಯಃ ಕೈಸರಸ್ಯ ತತ್ರ ವಿಚಾರಾಸನ ಏವ ಸಮುಪಸ್ಥಿತೋಽಸ್ಮಿ; ಅಹಂ ಯಿಹೂದೀಯಾನಾಂ ಕಾಮಪಿ ಹಾನಿಂ ನಾಕಾರ್ಷಮ್ ಇತಿ ಭವಾನ್ ಯಥಾರ್ಥತೋ ವಿಜಾನಾತಿ | 11 ಕಚ್ಚಿದಪರಾರ್ಥಂ ಕಿಚ್ಚನ ವಧಾರ್ಥಂ ಕರ್ಮ್ಯ ವಾ ಯದ್ಯಹಮ್ ಅಕರಿಷ್ಯಂ ತರ್ಹಿ ಪ್ರಾಣಹನನದಣ್ಣುಮಪಿ ಭೋಕ್ತುಮ್ ಉದ್ಯತೋಽಭವಿಷ್ಯಂ, ಕಿನ್ನು ತೇ ಮಮ ಸಮಪವಾದಂ ಕುರ್ವನ್ತಿ ಸ ಯದಿ ಕಲ್ಪಿತಮಾತ್ರೋ ಭವತಿ

ತರ್ಹಿ ತೇಷಾಂ ಕರೇಷು ಮಾಂ ಸಮರ್ಪಯಿತುಂ ಕಸ್ಯಾಪ್ಯಧಿಕಾರೋ ನಾಸ್ತಿ, ಕೈಸರಸ್ಯ ನಿಕಟೇ ಮಮ ವಿಚಾರೋ ಭವತು | 12 ತದಾ ಫೀಷ್ಣೋ ಮನ್ನಿಭಿಃ ಸಾರ್ಧಂ ಸಂಮನ್ಯ ಪೌಲಾಯ ಕಥಿತವಾನ್, ಕೈಸರಸ್ಯ ನಿಕಟೇ ಕಿಂ ತವ ವಿಚಾರೋ ಭವಿಷ್ಯತಿ? ಕೈಸರಸ್ಯ ಸಮೀಪಂ ಗಮಿಷ್ಯಸಿ | 13 ಕಿಯದ್ವಿನೇಭ್ಯಃ ಪರಮ್ ಆಗ್ರಿಪ್ಪರಾಜಾ ಬರ್ಣೀಕಃ ಚ ಫೀಷ್ಣಂ ಸಾಕ್ಷಾತ್ ಕರ್ತುಂ ಕೈಸರಿಯಾನಗರಮ್ ಆಗತವನ್ | 14 ತದಾ ತೌ ಬಹುದಿನಾನಿ ತತ್ರ ಸ್ಥಿತೌ ತತಃ ಫೀಷ್ಣಸ್ತಂ ರಾಜಾನಂ ಪೌಲಸ್ಯ ಕಥಾಂ ವಿಜ್ಞಾಪ್ಯ ಕಥಯಿತುಮ್ ಆರಭತ ಪೌಲನಾಮಾನಮ್ ಏಕಂ ಬನ್ನಿ ಫೀಲಿಕ್ಷೋ ಬದ್ಧಂ ಸಂಸ್ಥಾಪ್ಯ ಗತವಾನ್ | 15 ಯಿರೂಶಾಲಮಿ ಮಮ ಸ್ಥಿತಿಕಾಲೇ ಮಹಾಯಾಜಕೋ ಯಿಹೂದೀಯಾನಾಂ ಪ್ರಾಚೀನಲೋಕಾತ್ ತಮ್ ಅಪೋದ್ಯ ತಮ್ಪತಿ ದಕ್ಷಾಜ್ಞಾಂ ಪ್ರಾರ್ಥಯನ್ | 16 ತತೋಹಮ್ ಇತ್ಯುತ್ತರಮ್ ಅವದಂ ಯಾವದ್ ಅಪೋದಿತೋ ಜನಃ ಸ್ವಾಪವಾದಕಾನ್ ಸಾಕ್ಷಾತ್ ಕೃತ್ವಾ ಸ್ವಸ್ಮಿನ್ ಯೋಽಪರಾಧ ಆರೋಪಿತಸ್ಯ ಪ್ರತ್ಯುತ್ತರಂ ದಾತುಂ ಸುಯೋಗಂ ನ ಪ್ರಾಪ್ನೋತಿ, ತಾವತ್ಕಾಲಂ ಕಸ್ಯಾಪಿ ಮಾನುಷಸ್ಯ ಪ್ರಾಣನಾಶಾಜ್ಞಾಪನಂ ರೋಮಿಲೋಕಾನಾಂ ರೀತಿ ನಃಹಿ | 17 ತತಸ್ತೇಷ್ವತ್ರಾಗತೇಷು ಪರಸ್ಮಿನ್ ದಿವಸೇಹಮ್ ಅವಿಲಮ್ಬಂ ವಿಚಾರಾಸನ ಉಪವಿಶ್ಯ ತಂ ಮಾನುಷಮ್ ಆನೇತುಮ್ ಆಜ್ಞಾಪಯಮ್ | 18 ತದನನ್ತರಂ ತಸ್ಯಾಪವಾದಕಾ ಉಪಸ್ಥಾಯ ಯಾದೃಶಮ್ ಅಹಂ ಚಿಂತಿತವಾನ್ ತಾದೃಶಂ ಕಚ್ಚನ ಮಹಾಪವಾದಂ ನೋತ್ಪಾಪ್ಯ 19 ಸ್ತೇಷಾಂ ಮತೇ ತಥಾ ಪೌಲೋ ಯಂ ಸಜೀವಂ ವದತಿ ತಸ್ಮಿನ್ ಯೇಶುನಾಮನಿ ಮೃತಜನೇ ಚ ತಸ್ಯ ವಿರುದ್ಧಂ ಕಥಿತವನ್ತಃ | 20 ತತೋಹಂ ತಾದೃಗ್ವಿಚಾರೇ ಸಂಶಯಾನಃ ಸನ್ ಕಥಿತವಾನ್ ತ್ವಂ ಯಿರೂಶಾಲಮಂ ಗತ್ವಾ ಕಿಂ ತತ್ರ ವಿಚಾರಿತೋ ಭವಿತುಮ್ ಇಚ್ಛಸಿ? | 21 ತದಾ ಪೌಲೋ ಮಹಾರಾಜಸ್ಯ ನಿಕಟೇ ವಿಚಾರಿತೋ ಭವಿತುಂ ಪ್ರಾರ್ಥಯತ, ತಸ್ಮಾದ್ ಯಾವತ್ಕಾಲಂ ತಂ ಕೈಸರಸ್ಯ ಸಮೀಪಂ ಪ್ರೇಷಯಿತುಂ ನ ಶಕ್ನೋಮಿ ತಾವತ್ಕಾಲಂ ತಮತ್ರ ಸ್ಥಾಪಯಿತುಮ್ ಅದಿಷ್ಟವಾನ್ | 22 ತತ ಆಗ್ರಿಪ್ಪಃ ಫೀಷ್ಣಮ್ ಉಕ್ತವಾನ್, ಅಹಮಪಿ ತಸ್ಯ ಮಾನುಷಸ್ಯ ಕಥಾಂ ಶ್ರೋತುಮ್ ಅಭಿಲಷಾಮಿ | ತದಾ ಫೀಷ್ಣೋ ವ್ಯಾಹರತ್ ಶ್ವಸ್ತದೀಯಾಂ ಕಥಾಂ ತ್ವಂ ಶ್ರೋಷ್ಯಸಿ | 23 ಪರಸ್ಮಿನ್ ದಿವಸೇ ಆಗ್ರಿಪ್ಪೋ ಬರ್ಣೀಕಃ ಚ ಮಹಾಸಮಾಗಮಂ ಕೃತ್ವಾ ಪ್ರಧಾನವಾಹಿನೀಪತಿಭಿ ನಗರಸ್ಥಪ್ರಧಾನಲೋಕೈಶ್ಚ ಸಹ ಮಿಲಿತ್ವಾ ರಾಜಗೃಹಮಾಗತ್ಯ ಸಮುಪಸ್ಥಿತೌ ತದಾ ಫೀಷ್ಣಸ್ಯಾಜ್ಞಯಾ ಪೌಲ ಆನೀತೋಽಭವತ್ | 24 ತದಾ ಫೀಷ್ಣಃ ಕಥಿತವಾನ್ ಹೇ ರಾಜನ್ ಆಗ್ರಿಪ್ಪ ಹೇ ಉಪಸ್ಥಿತಾಃ ಸರ್ವೇ ಲೋಕಾ ಯಿರೂಶಾಲಮ್ಮಗರೇ ಯಿಹೂದೀಯಲೋಕಸಮೂಹೋ ಯಸ್ಮಿನ್ ಮಾನುಷೇ ಮಮ ಸಮೀಪೇ ನಿವೇದನಂ ಕೃತ್ವಾ ಪ್ರೋಚ್ಛಿಃ ಕಥಾಮಿಮಾಂ ಕಥಿತವಾನ್ ಪುನರಲ್ಲಕಾಲಮಪಿ ತಸ್ಯ ಜೀವನಂ ನೋಚಿತಂ ತಮೇತಂ ಮಾನುಷಂ ಪಶ್ಯತ | 25 ಕಿನ್ತ್ವೇಷ ಜನಃ ಪ್ರಾಣನಾಶರ್ಹಂ ಕಿಮಪಿ ಕರ್ಮ್ಯ ನ ಕೃತವಾನ್ ಇತ್ಯಜಾನಾಂ ತಥಾಪಿ ಸ ಮಹಾರಾಜಸ್ಯ ಸನ್ನಿಧೌ ವಿಚಾರಿತೋ ಭವಿತುಂ ಪ್ರಾರ್ಥಯತ ತಸ್ಮಾತ್ ತಸ್ಯ ಸಮೀಪಂ ತಂ ಪ್ರೇಷಯಿತುಂ ಮತಿಮಕರವಮ್ | 26 ಕಿನ್ನು ಶ್ರೀಯುಕ್ತಸ್ಯ ಸಮೀಪಮ್ ಏತಸ್ಮಿನ್ ಕಿಂ ಲೇಖನೀಯಮ್ ಇತ್ಯಸ್ಯ ಕಸ್ಯಚಿನ್ ನಿರ್ಣಯಸ್ಯ ನ ಜಾತತ್ವಾದ್ ಏತಸ್ಯ ವಿಚಾರೇ ಸತಿ ಯಥಾಹಂ ಲೇಖಿತುಂ ಕಿಚ್ಚನ ನಿಶ್ಚಿತಂ ಪ್ರಾಪ್ನೋಮಿ ತದರ್ಥಂ ಯುಷ್ಮಾಕಂ ಸಮಕ್ಷಂ ವಿಶೇಷತೋ ಹೇ ಆಗ್ರಿಪ್ಪರಾಜ ಭವತಃ ಸಮಕ್ಷಮ್

ಏತಮ್ ಆನಯೇ | 27 ಯತೋ ಬನ್ದಿಪ್ರೇಷಣಸಮಯೇ ತಸ್ಯಾಭಿಯೋಗಸ್ಯ ತಿಷ್ಠಿದೇಶಿನಮ್ ಅಹಮ್ ಅಯುಕ್ತಂ ಜಾನಾಮಿ |

26 ತತ ಅಗ್ರಿಪ್ಲಃ ಪೌಲಮ್ ಅವಾದೀತ್, ನಿಜಾಂ ಕಥಾಂ ಕಥಯಿತುಂ ತುಭ್ಯಮ್ ಅನುಮತಿ ದೀಯತೇ | ತಸ್ಮಾತ್ ಪೌಲಃ ಕರಂ ಪ್ರಸಾಯ್ಯ ಸ್ವಸ್ಮಿನ್ ಉತ್ತರಮ್ ಅವಾದೀತ್ | 2 ಹೇ ಅಗ್ರಿಪ್ಪರಾಜ ಯತ್ಕಾರಣಾದಹಂ ಯಿಹೂದೀಯೈರಪವಾದಿತೋ ಽಭವಂ ತಸ್ಯ ವೃತ್ತಾನ್ತಮ್ ಅದ್ಯ ಭವತಃ ಸಾಕ್ಷಾನ್ ನಿವೇದಯಿತುಮನುಮತೋಹಮ್ ಇದಂ ಸ್ವೀಯಂ ಪರಮಂ ಭಾಗ್ಯಂ ಮನ್ನೇ; 3 ಯತೋ ಯಿಹೂದೀಯಲೋಕಾನಾಂ ಮಧ್ಯೇ ಯಾ ಯಾ ರೀತಿಃ ಸೂಕ್ಷ್ಮವಿಚಾರಾಶ್ಚ ಸನ್ನಿ ತೇಷು ಭವಾನ್ ವಿಚ್ಛತಮಃ; ಅತಃ ಏವ ಪ್ರಾರ್ಥಯೇ ಧೈರ್ಯ್ಯಮವಲಮ್ನು ಮಮ ನಿವೇದನಂ ಶ್ರುಣೋತು | 4 ಅಹಂ ಯಿರೂಶಾಲಮ್ನಗರೇ ಸ್ವದೇಶೀಯಲೋಕಾನಾಂ ಮಧ್ಯೇ ತಿಷ್ಠನ್ ಆ ಯೌವನಕಾಲಾದ್ ಯದ್ರೂಪಮ್ ಅಚರಿತವಾನ್ ತದ್ ಯಿಹೂದೀಯಲೋಕಾಃ ಸರ್ವೇ ವಿದನ್ತಿ | 5 ಅಸ್ಮಾಕಂ ಸರ್ವೇಭ್ಯಃ ಶುದ್ಧತಮಂ ಯತ್ ಫಿರೂಶೀಯಮತಂ ತದವಲಮ್ನೀ ಭೂತ್ವಾಹಂ ಕಾಲಂ ಯಾಪಿತವಾನ್ ಯೇ ಜನಾ ಆ ಬಾಲ್ಯಕಾಲಾನ್ ಮಾಂ ಜಾನಾನ್ತಿ ತೇ ಏತಾದೃಶಂ ಸಾಕ್ಷ್ಯಂ ಯದಿ ದದಾತಿ ತರ್ಹಿ ದಾತುಂ ಶಕ್ಯವನ್ತಿ | 6 ಕಿನ್ತು ಹೇ ಅಗ್ರಿಪ್ಪರಾಜ ಈಶ್ವರೋಽಸ್ಮಾಕಂ ಪೂರ್ವಪುರುಷಾಣಾಂ ನಿಕಟೇ ಯದ್ ಅಜ್ಞೇಕೃತವಾನ್ ತಸ್ಯ ಪ್ರತ್ಯಾಶಾಹೇತೋರಹಮ್ ಇದಾನೀಂ ವಿಚಾರಸ್ಥಾನೇ ದಕ್ಷಾಯಮಾನೋಸ್ಮಿ | 7 ತಸ್ಯಾಜ್ಞೇಕಾರಸ್ಯ ಫಲಂ ಪ್ರಾಪ್ತುಮ್ ಅಸ್ಮಾಕಂ ದ್ವಾದಶವಂಶಾ ದಿವಾನಿಶಂ ಮಹಾಯತ್ನಾದ್ ಈಶ್ವರಸೇವನಂ ಕೃತ್ವಾ ಯಾಂ ಪ್ರತ್ಯಾಶಾಂ ಕುರ್ವನ್ತಿ ತಸ್ಯಾಃ ಪ್ರತ್ಯಾಶಾಯಾ ಹೇತೋರಹಂ ಯಿಹೂದೀಯೈರಪವಾದಿತೋಽಭವಮ್ | 8 ಈಶ್ವರೋ ಮೃತಾನ್ ಉತ್ಥಾಪಯಿಷ್ಯತೀತಿ ವಾಕ್ಯಂ ಯುಷ್ಮಾಕಂ ನಿಕಟೇಽಸಮ್ನವಂ ಕುತೋ ಭವೇತ್? 9 ನಾಸರತೀಯಯೀಶೋ ನಾರ್ಮೋ ವಿರುದ್ಧಂ ನಾನಾಪ್ರಕಾರಪ್ರತಿಕೂಲಾಚರಣಮ್ ಉಚಿತಮ್ ಇತ್ಯಹಂ ಮನಸಿ ಯಥಾರ್ಥಂ ವಿಜ್ಞಾಯ 10 ಯಿರೂಶಾಲಮನಗರೇ ತದಕರವಂ ಫಲತಃ ಪ್ರಧಾನಯಾಜಕಸ್ಯ ನಿಕಟಾತ್ ಕ್ಷಮತಾಂ ಪ್ರಾಪ್ಯ ಬಹೂನ್ ಪವಿತ್ರಲೋಕಾನ್ ಕಾರಾಯಾಂ ಬದ್ಧವಾನ್ ವಿಶೇಷತಸ್ತೇಷಾಂ ಹನನಸಮಯೇ ತೇಷಾಂ ವಿರುದ್ಧಾಂ ನಿಜಾಂ ಸಮೃತಿಂ ಪ್ರಕಾಶಿತವಾನ್ | 11 ವಾರಂ ವಾರಂ ಭಜನಭವನೇಷು ತೇಭ್ಯೋ ದಣ್ಣಂ ಪ್ರದತ್ತವಾನ್ ಬಲಾತ್ ತಂ ಧರ್ಮ್ಯಂ ನಿನ್ನಯಿತವಾಂಶ್ಚ ಪುನಶ್ಚ ತಾನ್ ಪ್ರತಿ ಮಹಾಕ್ರೋಧಾದ್ ಉನ್ಮತ್ತಃ ಸನ್ ವಿದೇಶೀಯನಗರಾಣಿ ಯಾವತ್ ತಾನ್ ತಾಡಿತಿವಾನ್ | 12 ಇತ್ಯಂ ಪ್ರಧಾನಯಾಜಕಸ್ಯ ಸಮೀಪಾತ್ ಶಕ್ರಿಮ್ ಅಜ್ಞಾಪತ್ರಂ ಲಬ್ಧ್ವಾ ದಮ್ಯೇಷಕ್ವಗರಂ ಗತವಾನ್ | 13 ತದಾಹಂ ಹೇ ರಾಜನ್ ಮಾರ್ಗಮಧ್ಯೇ ಮಧ್ಯಾಹ್ನಕಾಲೇ ಮಮ ಮದೀಯಸಜ್ಜಿನಾಂ ಲೋಕಾನಾಂ ಚತಸ್ಯಷ್ಟು ದಿಕ್ಷು ಗಣತಾತ್ ಪ್ರಕಾಶಮಾನಾಂ ಭಾಸ್ವರತೋಪಿ ತೇಜಸ್ವತೀಂ ದೀಪ್ತಿಂ ದೃಷ್ಟವಾನ್ | 14 ತಸ್ಮಾದ್ ಅಸ್ಮಾಸು ಸರ್ವೇಽಷು ಭೂಮೌ ಪತೀತೇಷು ಸತ್ತು ಹೇ ಶೌಲ ಹೈ ಶೌಲ ಕುತೋ ಮಾಂ ತಾಡಯಸಿ? ಕಣ್ಣುಕಾನಾಂ ಮುಖೇ ಪಾದಾಹನನಂ ತವ ದುಃಸಾದ್ಯಮ್ ಇವೀಯಭಾಷಯಾ ಗದಿತ ಏತಾದೃಶ ಏಕಃ ಶಬ್ದೋ ಮಯಾ ಶ್ರುತಃ | 15 ತದಾಹಂ ಪೃಷ್ಠವಾನ್ ಹೇ ಪ್ರಭೋ ಕೋ ಭವಾನ್? ತತಃ ಸ ಕಥಿತವಾನ್ ಯಂ ಯೀಶುಂ ತ್ವಂ ತಾಡಯಸಿ ಸೋಹಂ, 16 ಕಿನ್ತು ಸಮತಿಷ್ಠ ತ್ವಂ ಯದ್ ದೃಷ್ಟವಾನ್ ಇತಃ ಪುನಶ್ಚ ಯದ್ಧತ್ ತ್ವಾಂ

ದರ್ಶಯಿಷ್ಯಾಮಿ ತೇಷಾಂ ಸರ್ವೇಷಾಂ ಕಾರ್ಯಾಣಾಂ ತ್ವಾಂ ಸಾಕ್ಷಿಣಂ ಮಮ ಸೇವಕೃಷ್ಣ ಕರ್ತುಮ್ ದರ್ಶನಮ್ ಅದಾಮ್ | 17 ವಿಶೇಷತೋ ಯಿಹೂದೀಯಲೋಕೇಭ್ಯೋ ಭಿನ್ನಜಾತೀಯೇಭ್ಯಶ್ಚ ತ್ವಾಂ ಮನೋನೀತಂ ಕೃತ್ವಾ ತೇಷಾಂ ಯಥಾ ಪಾಪಮೋಚನಂ ಭವತಿ 18 ಯಥಾ ತೇ ಮಯಿ ವಿಶ್ವಸ್ಯ ಪವಿತ್ರೀಕೃತಾನಾಂ ಮಧ್ಯೇ ಭಾಗಂ ಪ್ರಾಪ್ಯವನ್ತಿ ತದಭಿಪ್ರಾಯೇಣ ತೇಷಾಂ ಜ್ಞಾನಚಕ್ರಂಪಿ ಪ್ರಸನ್ನಾನಿ ಕರ್ತುಮ್ ತಥಾನ್ಯಕಾರಾದ್ ದೀಪ್ತಿಂ ಪ್ರತಿ ಶೈತಾನಾಧಿಕಾರಾಶ್ಚ ಈಶ್ವರಂ ಪ್ರತಿ ಮತೀಃ ಪರಾವರ್ತಯಿತುಂ ತೇಷಾಂ ಸಮೀಪಂ ತ್ವಾಂ ಪ್ರೇಷ್ಯಾಮಿ | 19 ಹೇ ಅಗ್ರಿಪ್ಪರಾಜ ಏತಾದೃಶಂ ಸ್ವರ್ಗೀಯಪ್ರತ್ಯಾದೇಶಂ ಅಗ್ರಾಹ್ಯಮ್ ಅಕೃತ್ವಾಹಂ 20 ಪ್ರಥಮತೋ ದಮ್ಯೇಷಕ್ವಗರೇ ತತೋ ಯಿರೂಶಾಲಮಿ ಸರ್ವಸ್ಮಿನ್ ಯಿಹೂದೀಯದೇಶೇ ಅನ್ಯೇಷು ದೇಶೇಷು ಚ ಯೇನ ಲೋಕಾ ಮತಿಂ ಪರಾವರ್ತೃ ಈಶ್ವರಂ ಪ್ರತಿ ಪರಾವರ್ತಯನ್ತೇ, ಮನಃಪರಾವರ್ತನಯೋಗ್ಯಾನಿ ಕರ್ಮಾಣಿ ಚ ಕುರ್ವನ್ತಿ ತಾದೃಶಮ್ ಉಪದೇಶಂ ಪ್ರಚಾರಿತವಾನ್ | 21 ಏತತ್ಕಾರಣಾದ್ ಯಿಹೂದೀಯಾ ಮಧ್ಯೇಮನ್ವಿರಂ ಮಾಂ ಧೃತ್ವಾ ಹನ್ತುಮ್ ಉದ್ಯತಾಃ | 22 ತಥಾಪಿ ಖ್ರೀಷ್ಣೋ ದುಃಖಂ ಭುಕ್ತ್ವಾ ಸರ್ವೇಷಾಂ ಪೂರ್ವಂ ಶ್ರುತಾನಾದ್ ಉತ್ಥಾಯ ನಿಜದೇಶೀಯಾನಾಂ ಭಿನ್ನದೇಶೀಯಾನಾಂ ಸಮೀಪೇ ದೀಪ್ತಿಂ ಪ್ರಕಾಶಯಿಷ್ಯತಿ 23 ಭವಿಷ್ಯದ್ವಾದಿಗಣೋ ಮೂಸಾಶ್ಚ ಭಾವಿಕಾರ್ಯಸ್ಯ ಯದಿದಂ ಪ್ರಮಾಣಮ್ ಅದದುರೇತದ್ ವಿನಾನ್ಯಾಂ ಕಥಾಂ ನ ಕಥಯಿತ್ವಾ ಈಶ್ವರಾದ್ ಅನುಗ್ರಹಂ ಲಬ್ಧ್ವಾ ಮಹತಾಂ ಕ್ಷುದ್ರಾಣಾಂ ಸರ್ವೇಷಾಂ ಸಮೀಪೇ ಪ್ರಮಾಣಂ ದತ್ತಾ ದ್ಯು ಯಾವತ್ ತಿಷ್ಯಾಮಿ | 24 ತಸ್ಯಮಾಂ ಕಥಾಂ ನಿಶಮ್ಯ ಫೀಷ್ಟ ಉಚ್ಯೋಃ ಸ್ವರೇಣ ಕಥಿತವಾನ್ ಹೇ ಪೌಲ ತ್ವಮ್ ಉನ್ಮತ್ತೋಸಿ ಬಹುವಿದ್ಯಾಭ್ಯಾಸೇನ ತ್ವಂ ಹತಜ್ಞಾನೋ ಜಾತಃ | 25 ಸ ಉಕ್ತವಾನ್ ಹೇ ಮಹಾಮಹಿಮ ಫೀಷ್ಟ ನಾಹಮ್ ಉನ್ಮತ್ತಃ ಕಿನ್ತು ಸತ್ಯಂ ವಿವೇಚನೀಯಂ ವಾಕ್ಯಂ ಪ್ರಸ್ತೌಮಿ | 26 ಯಸ್ಯ ಸಾಕ್ಷಾದ್ ಅಕ್ರೋಭಃ ಸನ್ ಕಥಾಂ ಕಥಯಾಮಿ ಸ ರಾಜಾ ತದ್ಭೂತ್ಯಾನ್ತಂ ಜಾನಾತಿ ತಸ್ಯ ಸಮೀಪೇ ಕಿಮಪಿ ಗುಪ್ತಂ ನೇತಿ ಮಯಾ ನಿಶ್ಚಿತಂ ಬುದ್ಧತೇ ಯತಸ್ತದ್ ವಿಜನೇ ನ ಕೃತಂ | 27 ಹೇ ಅಗ್ರಿಪ್ಪರಾಜ ಭವಾನ್ ಕಿಂ ಭವಿಷ್ಯದ್ವಾದಿಗಣೋಕ್ತಾನಿ ವಾಕ್ಯಾನಿ ಪ್ರತ್ಯೇತಿ? ಭವಾನ್ ಪ್ರತ್ಯೇತಿ ತದಹಂ ಜಾನಾಮಿ | 28 ತತ ಅಗ್ರಿಪ್ಲಃ ಪೌಲಮ್ ಅಭಿಹಿತವಾನ್ ತ್ವಂ ಪ್ರವೃತ್ತಿಂ ಜನಯಿತ್ವಾ ಪ್ರಾಯೇಣ ಮಾಮಪಿ ಖ್ರೀಷ್ಟೀಯಂ ಕರೋಷಿ | 29 ತತಃ ಸೋಽವಾದೀತ್ ಭವಾನ್ ಯೇ ಯೇ ಲೋಕಾಶ್ಚ ಮಮ ಕಥಾಮ್ ಅದ್ಯ ಶ್ರುಣ್ವನ್ತಿ ಪ್ರಾಯೇಣ ಇತಿ ನಹಿ ಕಿನ್ತೇತತ್ ಶೃಜ್ಜುಲಬನ್ಧನಂ ವಿನಾ ಸರ್ವಥಾ ತೇ ಸರ್ವೇ ಮಾದೃಶಾ ಭವನ್ತಿ ಶ್ವಸ್ಯ ಸಮೀಪೇ ಪ್ರಾರ್ಥಯೇಽಹಮ್ | 30 ಏತಸ್ಯಾಂ ಕಥಾಯಾಂ ಕಥಿತಾಯಾಂ ಸ ರಾಜಾ ಸೋಽಧಿಪತಿ ಬರ್ಣೀಕೀ ಸಭಾಸ್ಥಾ ಲೋಕಾಶ್ಚ ತಸ್ಮಾದ್ ಉತ್ಥಾಯ 31 ಗೋಪನೇ ಪರಸ್ಪರಂ ವಿವಿಚ್ಯ ಕಥಿತವನ್ತ ಏಷ ಜನೋ ಬನ್ನನಾರ್ಹಂ ಪ್ರಾಣಹನನಾರ್ಹಂ ವಾ ಕಿಮಪಿ ಕರ್ಮ್ಯ ನಾಕರೋತ್ | 32 ತತ ಅಗ್ರಿಪ್ಲಃ ಫೀಷ್ಟಮ್ ಅವದತ್, ಯದ್ಯೇಷ ಮಾನುಷಃ ಕೈಸರಸ್ಯ ನಿಕಟೇ ವಿಚಾರಿತೋ ಭವಿತುಂ ನ ಪ್ರಾರ್ಥಯಿಷ್ಯತ್ ತರ್ಹಿ ಮುಕ್ತೋ ಭವಿತುಮ್ ಅಶಕ್ಯತ್ |

27 ಜಲಪಥೇನಾಸ್ಮಾಕಮ್ ಇತೋಲಿಯಾದೇಶಂ ಪ್ರತಿ ಯಾತ್ರಾಯಾಂ ನಿಶ್ಚಿತಾಯಾಂ ಸತ್ಯಾಂ ತೇ ಯೂಲಿಯನಾಮೋ ಮಹಾರಾಜಸ್ಯ ಸಂಘಾತಾನ್ತಗತಸ್ಯ ಸೇನಾಪತೇಃ ಸಮೀಪೇ ಪೌಲಂ ತದನ್ಯಾನ್ ಕತಿನಯಜನಾಂಶ್ಚ ಸಮಾರ್ಪಯನ್ | 2 ವಯಮ್ ಆದ್ರಾಮುತ್ರೀಯಂ

ಪೋತಮೇಕಮ್ ಆರುಹ್ಯ ಅಶಿಯಾದೇಶಸ್ಯ ತಟಸಮೀಪೇನ ಯಾತುಂ ಮತಿಂ ಕೃತ್ವಾ ಲಭಗರಮ್ ಉತ್ಪಾಪ್ಯ ಪೋತಮ್ ಅಮೋಚಯಾಮು; ಮಾಕಿದನಿಯಾದೇಶಸ್ಯಧಿಷಲನೀಕೀನಿವಾಸ್ಕಾರಿಸ್ತಾರ್ಖನಾಮಾ ಕಶ್ಚಿದ್ ಜನೋಽಸ್ಯಾಭಿಃ ಸಾರ್ಧಮ್ ಅಸೀತ್ | 3 ಪರಸ್ಮಿನ್ ದಿವಸೇ ಽಸ್ಯಾಭಿಃ ಸೀದೋನ್ನಗರೇ ಪೋತೇ ಲಾಗಿತೇ ತತ್ರ ಯೂಲಿಯಃ ಸೇನಾಪತಿಃ ಪೌಲಂ ಪ್ರತಿ ಸೌಜನ್ಯಂ ಪ್ರದರ್ಥ್ಯ ಸಾನ್ವನಾರ್ಥಂ ಬನ್ಧುಬಾನ್ಧವಾನ್ ಉಪಯಾತುಮ್ ಅನುಜ್ಞಾಃ | 4 ತಸ್ಮಾತ್ ಪೋತೇ ಮೋಚಿತೇ ಸತಿ ಸಮ್ಪ್ರವಾಡಯೋಃ ಸಮ್ಯವಾದ್ ವಯಂ ಕುಪ್ರೋಪದ್ವೀಪಸ್ಯ ತೀರಸಮೀಪೇನ ಗತವನ್ಮಃ | 5 ಕಿಲಿಶಿಯಾಯಾಃ ಪಾಮ್ಲೂಲಿಯಾಯಾಶ್ಚ ಸಮುದ್ರಸ್ಯ ಪಾರಂ ಗತ್ವಾ ಲೂಕಿಯಾದೇಶಾನ್ವರ್ಗತಂ ಮುರಾನಗರಮ್ ಉಪಾತಿಷ್ಠಾಮು | 6 ತತ್ಸಾನ್ವಾದ್ ಇತಾಲಿಯಾದೇಶಂ ಗಚ್ಛತಿ ಯಃ ಸಿಕನ್ದರಿಯಾನಗರಸ್ಯ ಪೋತಸ್ತಂ ತತ್ರ ಪ್ರಾಪ್ಯ ಶತಸೇನಾಪತಿಸ್ತಂ ಪೋತಮ್ ಅಸ್ಮಾನ್ ಆರೋಹಯತ್ | 7 ತತಃ ಪರಂ ಬಹೂನಿ ದಿನಾನಿ ಶನ್ಯಃ ಶನ್ಯಃ ಗರ್ತ್ವಾ ಕ್ಷೀದಪಾರ್ಶ್ವೋಪಸ್ಥಿತಿಃ ಪೂರ್ವಂ ಪ್ರತಿಕೂಲೇನ ಪವನೇನ ವಯಂ ಸಲ್ಮೋನ್ಯಾಃ ಸಮ್ಪ್ರವಾಮ್ ಉಪಸ್ಥಾಯ ತ್ರೀತ್ಯುಪದ್ವೀಪಸ್ಯ ತೀರಸಮೀಪೇನ ಗತವನ್ಮಃ | 8 ಕಷ್ಟೇನ ತಮುತ್ತೀರ್ಯುರ್ ಲಾಸೇಯಾನಗರಸ್ಯಾಧಃ ಸುನ್ದರನಾಮಕಂ ಖಾತಮ್ ಉಪಾತಿಷ್ಠಾಮು | 9 ಇತ್ಥಂ ಬಹುತಿಥಃ ಕಾಲೋ ಯಾಪಿತ ಉಪವಾಸದಿನಇತ್ಯತೀತಂ, ತತ್ಕಾರಣಾತ್ ನೌವತ್ಯನಿ ಭಯಂಜರೇ ಸತಿ ಪೌಲೋ ವಿನಯೇನ ಕಥಿತವಾನ್, 10 ಹೇ ಮಹೇಚ್ಛಾ ಅಹಂ ನಿಶ್ಚಯಂ ಜಾನಾಮಿ ಯಾತ್ರಾಯಾಮಸ್ಯಾಮ್ ಅಸ್ಮಾಕಂ ಕ್ಲೇಶಾ ಬಹೂನಾಮಪಚಯಾಶ್ಚ ಭವಿಷ್ಯನ್ತಿ, ತೇ ಕೇವಲಂ ಪೋತಸಾಮಗ್ರೋರಿತಿ ನಹಿ, ಕಿನ್ತ್ವಸ್ಮಾಕಂ ಪ್ರಾಣಾನಾಮಪಿ | 11 ತದಾ ಶತಸೇನಾಪತಿಃ ಪೌಲೋಕ್ತವಾಕ್ಯತೋಪಿ ಕರ್ಣಧಾರಸ್ಯ ಪೋತವಣಿಜಶ್ಚ ವಾಕ್ಯಂ ಬಹುಮಂಸ್ತು | 12 ತತ್ ಖಾತಂ ಶೀತಕಾಲೇ ವಾಸಾರ್ಹಸ್ಥಾನಂ ನ ತಸ್ಮಾದ್ ಅವಾಚೀಪ್ರತೀಚೋದಿಶೋಃ ತ್ರೀತ್ಯಾಃ ಷೈನೀಕಿಯಖಾತಂ ಯಾತುಂ ಯದಿ ಶಕ್ಯವನ್ಮಸ್ತುರ್ಹಿ ತತ್ರ ಶೀತಕಾಲಂ ಯಾಪಯಿತುಂ ಪ್ರಾಯೇಣ ಸರ್ವೇ ಮನ್ಯುಯಾಮಾಸುಃ | 13 ತತಃ ಪರಂ ದಕ್ಷಿಣವಾಯು ವರ್ಷಂ ವಹತೀತಿ ವಿಲೋಕ್ಯ ನಿಜಾಭಿಪ್ರಾಯಸ್ಯ ಸಿದ್ಧೇಃ ಸುಯೋಗೋ ಭವತೀತಿ ಬುದ್ಧ್ವಾ ಪೋತಂ ಮೋಚಯಿತ್ವಾ ತ್ರೀತ್ಯುಪದ್ವೀಪಸ್ಯ ತೀರಸಮೀಪೇನ ಚಲಿತವನ್ಮಃ | 14 ಕಿನ್ತ್ವಲ್ಪಕ್ಷಣಾತ್ ಪರಮೇವ ಉರಕ್ಯದೋನ್ಮಾಮಾ ಪ್ರತಿಕೂಲಃ ಪ್ರಚಕ್ಷೋ ವಾಯು ವರ್ಷನ್ ಪೋತೇಽಲಗೀತ್ | 15 ತಸ್ಯಾಭಿಮುಖಂ ಗನ್ತುಮ್ ಪೋತಸ್ಯಾಶಕ್ತತ್ವಾದ್ ವಯಂ ವಾಯುನಾ ಸ್ವಯಂ ನೀತಾಃ | 16 ಅನನ್ದರಂ ಕ್ಲೋದೀನಾಮ್ ಉಪದ್ವೀಪಸ್ಯ ಕೂಲಸಮೀಪೇನ ಪೋತಂ ಗಮಯಿತ್ವಾ ಬಹುನಾ ಕಷ್ಟೇನ ಕ್ಷುದ್ರನಾವಮ್ ಅರಕ್ಷಾಮು | 17 ತೇ ತಾಮಾರುಹ್ಯ ರಜ್ಜು ಪೋತಸ್ಯಾಧೋಭಾಗಮ್ ಅಬದ್ಧನ್ ತದನನ್ದರಂ ಚೇತ್ ಪೋತೋ ಸೈಕತೇ ಲಗತೀತಿ ಭಯಾದ್ ವಾತವನಾನ್ಯಮೋಚಯನ್ ತತಃ ಪೋತೋ ವಾಯುನಾ ಚಾಲಿತಃ | 18 ಕಿನ್ತು ಕ್ರಮಶೋ ವಾಯೋಃ ಪ್ರಬಲತ್ವಾತ್ ಪೋತೋ ದೋಲಾಯಮಾನೋಽಭವತ್ ಪರಸ್ಮಿನ್ ದಿವಸೇ ಪೋತಸ್ಯಾನಿ ಕತಿಪಯಾನಿ ದ್ರವ್ಯಾಣಿ ತೋಯೇ ನಿಕ್ಷಿಪ್ತಾನಿ | 19 ತ್ಯತೀಯದಿವಸೇ ವಯಂ ಸ್ವಹಸ್ತೈಃ ಪೋತಸಜ್ಜನದ್ರವ್ಯಾಣಿ ನಿಕ್ಷಿಪ್ತವನ್ಮಃ | 20 ತತೋ ಬಹುದಿನಾನಿ ಯಾವತ್ ಸೂರ್ಯ್ಯನಕ್ಷತ್ರಾದೀನಿ ಸಮಾಚ್ಛನ್ನಾನಿ ತತೋ ಽತೀವ ವಾತ್ಯಾಗಮಾದ್ ಅಸ್ಮಾಕಂ ಪ್ರಾಣರಕ್ಷಾಯಾಃ ಕಾಪಿ ಪ್ರತ್ಯಾಶಾ

ನಾತಿಷ್ಠತ್ | 21 ಬಹುದಿನೇಷು ಲೋಕ್ಯೈರನಾಹಾರೇಣ ಯಾಪಿತೇಷು ಸರ್ವೇಷಾಂ ಸಾಕ್ಷತ್ ಪೌಲಸ್ತಿಸ್ತ್ವನ್ ಅಕಥಯತ್, ಹೇ ಮಹೇಚ್ಛಾಃ ತ್ರೀತ್ಯುಪದ್ವೀಪಾತ್ ಪೋತಂ ನ ಮೋಚಯಿತುಮ್ ಅಹಂ ಪೂರ್ವಂ ಯದ್ ಅವದಂ ತದ್ರಹಣಂ ಯುಷ್ಮಾಕಮ್ ಉಚಿತಮ್ ಅಸೀತ್ ತಥಾ ಕೃತೇ ಯುಷ್ಮಾಕಮ್ ಏಷಾ ವಿಪದ್ ಏಷೋಽಪಚಯಶ್ಚ ನಾಘಟಿಷ್ಯೇತಾಮ್ | 22 ಕಿನ್ತು ಸಾಮ್ಪ್ರತಂ ಯುಷ್ಮಾನ್ ವಿನೀಯ ಬ್ರವೀಮ್ಯಹಂ, ಯೂಯಂ ನ ಕ್ಷುಬ್ಧತ ಯುಷ್ಮಾಕಮ್ ಏಕಸ್ಯಾಪಿ ಪ್ರಾಣಿನೋ ಹಾನಿ ನ ಭವಿಷ್ಯತಿ, ಕೇವಲಸ್ಯ ಪೋತಸ್ಯ ಹಾನಿ ಭವಿಷ್ಯತಿ | 23 ಯತೋ ಯಸ್ಯೇಶ್ವರಸ್ಯ ಲೋಕೋಽಹಂ ಯಇತ್ಯಾಹಂ ಪರಿಚರಾಮಿ ತದೀಯ ಏಕೋ ದೂತೋ ಹ್ಯೋ ರಾಶ್ರ್ವ ಮಮಾನುಕೇ ತಿಷ್ಯನ್ ಕಥಿತವಾನ್, 24 ಹೇ ಪೌಲ ಮಾ ಭೈಷೀಃ ಕೈಸರಸ್ಯ ಸಮ್ಯುಖೇ ತ್ವಯೇಷಸ್ಥಾತವ್ಯಂ; ತವೈತಾನ್ ಸಜ್ಜಿನೋ ಲೋಕಾನ್ ಈಶ್ವರಸ್ತುಭ್ಯಂ ದತ್ತವಾನ್ | 25 ಅತಃಪವ ಹೇ ಮಹೇಚ್ಛಾ ಯೂಯಂ ಸ್ಥಿರಮನಸೋ ಭವತ ಮಹ್ಯಂ ಯಾ ಕಥಾಕಥಿ ಸಾವಶ್ಯಂ ಘಟಿಷ್ಯತೇ ಮಮೈತಾದ್ವಾತೀ ವಿಶ್ವಾಸ್ ಈಶ್ವರೇ ವಿದ್ಯತೇ, 26 ಕಿನ್ತು ಕಸ್ಯಚಿದ್ ಉಪದ್ವೀಪಸ್ಯೋಪರಿ ಪತಿತವ್ಯಮ್ ಅಸ್ಯಾಭಿಃ | 27 ತತಃ ಪರಮ್ ಆದಿಯಾಸಮುದ್ರೇ ಪೋತಸ್ಯದೈವ ದೋಲಾಯಮಾನಃ ಸನ್ ಇತಸ್ತತೋ ಗಚ್ಛನ್ ಚತುರ್ದಶದಿವಸಸ್ಯ ರಾತ್ರೇ ದ್ವಿತೀಯಪ್ರಹರಸಮಯೇ ಕಸ್ಯಚಿತ್ ಸ್ಥಲಸ್ಯ ಸಮೀಪಮುಪತಿಷ್ಯತೀತಿ ಪೋತೀಯಲೋಕಾ ಅನ್ಯಮನ್ಯನ್ | 28 ತತಸ್ತೇ ಜಲಂ ಪರಿಮಾಯ ತತ್ರ ವಿಂಶತಿ ವ್ಯಾಮಾ ಜಲಾನೀತಿ ಘಾತವನ್ಮಃ | ಕಿಚ್ಚೈದ್ಗೂರಂ ಗತ್ವಾ ಪುನರಪಿ ಜಲಂ ಪರಿಮಿತವನ್ಮಃ | ತತ್ರ ಪಙ್ಗುದಶ ವ್ಯಾಮಾ ಜಲಾನಿ ದೃಷ್ಟ್ವಾ 29 ಚೇತ್ ಪಾಷಾಣೇ ಲಗತೀತಿ ಭಯಾತ್ ಪೋತಸ್ಯ ಪಶ್ಚಾದ್ಭಾಗತಶ್ಚತುರೋ ಲಭಗರಾನ್ ನಿಕ್ಷಿಪ್ಯ ದಿವಾಕರಮ್ ಅಪೇಕ್ಷ್ಯ ಸರ್ವೇ ಸ್ಥಿತವನ್ಮಃ | 30 ಕಿನ್ತು ಪೋತೀಯಲೋಕಾಃ ಪೋತಾಗ್ರಭಾಗೇ ಲಭಗರನಿಕ್ಷೇಪಂ ಛಲಂ ಕೃತ್ವಾ ಜಲಧೌ ಕ್ಷುದ್ರನಾವಮ್ ಅವರೋಹ್ಯ ಪಲಾಯಿತುಮ್ ಅಚೇಷ್ಟನ್ | 31 ತತಃ ಪೌಲಃ ಸೇನಾಪತಯೇ ಸೈನ್ಯಗಣಾಯ ಚ ಕಥಿತವಾನ್, ಏತೇ ಯದಿ ಪೋತಮಧ್ಯೇ ನ ತಿಷ್ಠನ್ತಿ ತರ್ಹಿ ಯುಷ್ಮಾಕಂ ರಕ್ಷಣಂ ನ ಶಕ್ಯಂ | 32 ತದಾ ಸೇನಾಗಣೋ ರಜ್ಜೂನ್ ಛಿತ್ವಾ ನಾವಂ ಜಲೇ ಪತಿತುಮ್ ಅದದಾತ್ | 33 ಪ್ರಭಾತಸಮಯೇ ಪೌಲಃ ಸರ್ವಾನ್ ಜನಾನ್ ಭೋಜನಾರ್ಥಂ ಪ್ರಾರ್ಥ್ಯ ವ್ಯಾಹರತ್, ಅದ್ಯ ಚತುರ್ದಶದಿನಾನಿ ಯಾವದ್ ಯೂಯಮ್ ಅಪೇಕ್ಷಮಾನಾ ಅನಾಹಾರಾಃ ಕಾಲಮ್ ಆಯಾಪಯತ ಕಿಮಪಿ ನಾಭುಂಗ್ಧಂ | 34 ಅತೋ ವಿನಯೇಽಹಂ ಭಕ್ತಂ ಭುಜ್ಯತಾಂ ತತೋ ಯುಷ್ಮಾಕಂ ಮಜ್ಜಲಂ ಭವಿಷ್ಯತಿ, ಯುಷ್ಮಾಕಂ ಕಸ್ಯಚಿಜ್ಜನಸ್ಯ ಶಿರಸಃ ಕೇಶೈಕೋಪಿ ನ ನಂಕ್ಷತಿ | 35 ಇತಿ ವ್ಯಾಹತ್ಯ ಪೌಲಂ ಪೂಪಂ ಗೃಹೀತ್ಯೇಶ್ವರಂ ಧನ್ಯಂ ಭಾಷಮಾಣಸ್ತಂ ಭಂಕ್ತ್ವಾ ಭೋಕ್ತುಮ್ ಆರಬ್ಧವಾನ್ | 36 ಅನನ್ದರಂ ಸರ್ವೇ ಚ ಸುಸ್ಥಿರಾಃ ಸನ್ಮಃ ಖಾದ್ವಾನಿ ಪರ್ಪ್ಯಗೃಹ್ಯನ್ | 37 ಅಸ್ಮಾಕಂ ಪೋತೇ ಷಟ್ಪತ್ಯಧಿಕಶತದ್ವಯಲೋಕಾ ಅಸನ್ | 38 ಸರ್ವೇಷು ಲೋಕೇಷು ಯಥೇಷ್ಯಂ ಭುಕ್ತವತ್ಸು ಪೋತಸ್ಯನ್ ಗೋಧೂಮಾನ ಜಲಧೌ ನಿಕ್ಷಿಪ್ಯ ತೈಃ ಪೋತಸ್ಯ ಭಾರೋ ಲಘೂಕ್ಯತಃ | 39 ದಿನೇ ಜಾತೇಽಪಿ ಸ ಕೋ ದೇಶ ಇತಿ ತದಾ ನ ಪರ್ಯುಚೀಯತಃ; ಕಿನ್ತು ತತ್ರ ಸಮತಟಮ್ ಏಕಂ ಖಾತಂ ದೃಷ್ಟ್ವಾ ಯದಿ ಶಕ್ಯಮಸ್ತುರ್ಹಿ ವಯಂ ತಸ್ಯಾಭ್ಯನ್ದರಂ ಪೋತಂ ಗಮಯಾಮ ಇತಿ ಮತಿಂ ಕೃತ್ವಾ ತೇ ಲಭಗರಾನ್ ಛಿತ್ವಾ ಜಲಧೌ ತ್ಯಕ್ತವನ್ಮಃ | 40 ತಥಾ ಕರ್ಣಬನ್ಧನಂ ಮೋಚಯಿತ್ವಾ ಪ್ರಧಾನಂ ವಾತವಸನಮ್ ಉತ್ಪೋದ್ಯ ತೀರಸಮೀಪಂ ಗತವನ್ಮಃ | 41 ಕಿನ್ತು ದ್ವಯೋಃ

ಸಮುದ್ರಯೋಃ ಸಭಮಸ್ಥಾನೇ ಸೈಕತೋಃಪರಿ ಪೋತೇ ನಿಕ್ಷಿಪ್ತೇ ಸ್ವಭಾಗೇ
ಬಾಧಿತೇ ಪಶ್ಚಾದ್ಧಗೇ ಪ್ರಬಲತರಜ್ಞೋಃಲಗತ್ ತೇನ ಪೋತೋ ಭಗ್ನಃ |
42 ತಸ್ಮಾದ್ ಬನ್ವಯಶ್ಚೇದ್ ಬಾಹುಭಿಸ್ತರನ್ಯಃ ಪಲಾಯನ್ತೇ ಇತ್ಯಾಶ್ಚಯಾ
ಸೇನಾಗಣಸ್ಥಾನಂ ಹನ್ಯುಮ್ ಅಮನ್ವಯತ್ | 43 ಕಿನ್ತು ಶತಸೇನಾಪತಿಃ ಪೌಲಂ
ರಕ್ಷಿತಂ ಪ್ರಯತ್ನಂ ಕೃತ್ವಾ ತಾನ್ ತಚ್ಚೇಷ್ಟಯಾ ನಿವರ್ತೃ ಇತ್ಯಾದಿಷ್ಟವಾನ್,
ಯೇ ಬಾಹುತರಣಂ ಜಾನನ್ತಿ ತೇಽಗ್ರೇ ಪ್ರೋಲ್ಲಮ್ಪು ಸಮುದ್ರೇ ಪತಿತ್ವಾ
ಬಾಹುಭಿಸ್ತೀರ್ತ್ವಾ ಕೂಲಂ ಯಾನ್ತು | 44 ಅಪರಮ್ ಅವಶಿಷ್ಟಾ ಜನಾಃ
ಕಾಷ್ಠಂ ಪೋತೀಯಂ ದ್ರವ್ಯಂ ವಾ ಯೇನ ಯತ್ ಪ್ರಾಪ್ಯತೇ ತದವಲಮ್ಪು
ಯಾನ್ತು; ಇತ್ಯಂ ಸರ್ವೇ ಭೂಮಿಂ ಪ್ರಾಪ್ಯ ಪ್ರಾಣೈಃ ಜೀವಿತಾಃ |

28 ಇತ್ಯಂ ಸರ್ವೇಷು ರಕ್ಷಾಂ ಪ್ರಾಪ್ತೇಷು ತತ್ರತ್ಯೋಪದ್ವೀಪಸ್ಯ ನಾಮ
ಮಿಲೀತೇತಿ ತೇ ಜ್ಞಾತವನ್ತಃ | 2 ಅಸಭ್ಯಲೋಕಾ ಯಥೇಷ್ಟಮ್
ಅನುಕಮ್ಪಾಂ ಕೃತ್ವಾ ವರ್ತಮಾನವ್ಯಷ್ಟೇಃ ಶೀತಾಚ್ಚ ವಕ್ಷಿಂ
ಪ್ರಜ್ಞಾಲ್ಯಾಸ್ಮಾಕಮ್ ಆತಿಥ್ಯಮ್ ಅಕುರ್ವನ್ | 3 ಕಿನ್ತು ಪೌಲ ಇನ್ಯನಾನಿ
ಸಂಗೃಹ್ಯ ಯದಾ ತಸ್ಮಿನ್ ಆಗ್ರಿ ನಿರಕ್ಷಿಪತ್, ತದಾ ವಹ್ಯೇಃ ಪ್ರತಾಪಾತ್ ಏಕಃ
ಕೃಷ್ಣಸಪೋರ್ಣ ನಿರ್ಗತ್ಯ ತಸ್ಯ ಹಸ್ತೇ ದ್ರಷ್ಟವಾನ್ | 4 ತೇನಸಭ್ಯಲೋಕಾಸ್ತಸ್ಯ
ಹಸ್ತೇ ಸರ್ಪಮ್ ಅವಲಮ್ಯಮಾನಂ ದೃಷ್ಟ್ವಾ ಪರಸ್ಪರಮ್ ಉಕ್ತವನ್ತ ಏಷ
ಜನೋಽವಶ್ಯಂ ನರಹಾ ಭವಿಷ್ಯತಿ, ಯತೋ ಯದೃಪಿ ಜಲಧೇ ರಕ್ಷಾಂ
ಪ್ರಾಪ್ತವಾನ್ ತಥಾಪಿ ಪ್ರತಿಫಲದಾಯಕ ಏನಂ ಜೀವಿತುಂ ನ ದದಾತಿ | 5
ಕಿನ್ತು ಸ ಹಸ್ತಂ ವಿಧುನ್ತನ್ ತಂ ಸರ್ಪಮ್ ಆಗ್ರಿಮದ್ಯೇ ನಿಕ್ಷಿಪ್ಯ ಕಾಮುಪಿ
ಪೀಡಾಂ ನಾಪ್ತವಾನ್ | 6 ತತೋ ವಿಷಜ್ವಾಲಯಾ ಏತಸ್ಯ ಶರೀರಂ ಸ್ಥೀತಂ
ಭವಿಷ್ಯತಿ ಯದ್ವಾ ಹರಾದಯಂ ಪ್ರಾಣಾನ್ ತ್ಯಕ್ತೃತಿತಿ ನಿಶ್ಚಿತ್ಯ ಲೋಕಾ
ಬಹುಕ್ಷಣಾನಿ ಯಾವತ್ ತದ್ ದ್ರಷ್ಟುಂ ಸ್ಥಿತವನ್ತಃ ಕಿನ್ತು ತಸ್ಯ ಕನ್ಯಾಶ್ಚಿದ್
ವಿಪದೋಽಘಟನಾತ್ ತೇ ತದ್ವಿಪರೀತಂ ವಿಜ್ಞಾಯ ಭಾಷಿತವನ್ತ
ಏಷ ಕಶ್ಚಿದ್ ದೇವೋ ಭವೇತ್ | 7 ಪುಭಿಯನಾಮಾ ಜನ
ಏಕಸ್ಯಸ್ಯೋಪದ್ವೀಪಸ್ಥಾನಪತಿರಾಸೀತ್ ತತ್ರ ತಸ್ಯ ಭೂಮ್ಯಾದಿ ಚ ಸ್ಥಿತಂ | ಸ
ಜನೋಽಸ್ಮಾನ್ ನಿಜಗೃಹಂ ನೀತ್ವಾ ಸೌಜನ್ಯಂ ಪ್ರಕಾಶ್ಯ ದಿನತ್ರಯಂ
ಯಾವದ್ ಅಸ್ಮಾಕಂ ಆತಿಥ್ಯಮ್ ಅಕರೋತ್ | 8 ತದಾ ತಸ್ಯ ಪುಭಿಯಸ್ಯ
ಪಿತಾ ಜ್ವರಾತಿಸಾರೇಣ ಪೀಡ್ಯಮಾನಃ ಸನ್ ಶಯ್ಯಾಯಾಮ್ ಆಸೀತ್; ತತಃ
ಪೌಲಸ್ತಸ್ಯ ಸಮೀಪಂ ಗತ್ವಾ ಪ್ರಾರ್ಥನಾಂ ಕೃತ್ವಾ ತಸ್ಯ ಗಾತ್ರೇ ಹಸ್ತಂ ಸಮರ್ಪ್ಯ
ತಂ ಸ್ಪೃಶ್ಯಂ ಕೃತವಾನ್ | 9 ಇತ್ಯಂ ಭೂತೇ ತದ್ವೀಪನಿವಾಸಿನ ಇತರೇಪಿ
ರೋಗೀಲೋಕಾ ಆಗತ್ಯ ನಿರಾಮಯಾ ಅಭವನ್ | 10 ತಸ್ಮಾತ್ಸೇಽಸ್ಮಾಕಮ್
ಆತೀವ ಸತ್ಕಾರಂ ಕೃತವನ್ತಃ, ವಿಶೇಷತಃ ಪ್ರಸ್ಥಾನಸಮಯೇ
ಪ್ರಯೋಜನೀಯಾನಿ ನಾನದ್ರವ್ಯಾಣಿ ದತ್ತವನ್ತಃ | 11 ಇತ್ಯಂ ತತ್ರ ತ್ರಿಷು
ಮಾಸೇಷು ಗತೇಷು ಯಸ್ಯ ಚಿಹ್ನಂ ದಿಯಸ್ಕೂರೀ ತಾದೃಶ ಏಕಃ
ಸಿಕನ್ದರೀಯನಗರಸ್ಯ ಪೋತಃ ಶೀತಕಾಲಂ ಯಾಪಯನ್ ತಸ್ಮಿನ್
ಉಪದ್ವೀಪೇ ಸತಿಷ್ಯತ್ ತಮೇವ ಪೋತಂ ವಯಮ್ ಆರುಹ್ಯ ಯಾತ್ರಾಮ್
ಅಕುರ್ಮು | 12 ತತಃ ಪ್ರಥಮತಃ ಸುರಾಕೂಸನಗರಮ್ ಉಪಸ್ಥಾಯ ತತ್ರ
ತ್ರೀಣಿ ದಿನಾನಿ ಸ್ಥಿತವನ್ತಃ | 13 ತಸ್ಮಾದ್ ಆವೃತ್ಯ ರೀಗಿಯನಗರಮ್
ಉಪಸ್ಥಿತಾಃ ದಿನೈಕಸ್ಮಾತ್ ಪರಂ ದಕ್ಷಿಣವಯಸ್ ಸಾನುಕೂಲೇಃ ಸತಿ ಪರಸ್ಮಿನ್
ದಿವಸೇ ಪತಿಯಲೀನಗರಮ್ ಉಪಾತಿಷ್ಠಾಮು | 14 ತತೋಽಸ್ಮಾಸು ತತ್ರತ್ಯಂ
ಭ್ರಾತೃಗಣಂ ಪ್ರಾಪ್ತೇಷು ತೇ ಸ್ಥೈಃ ಸಾರ್ಧಮ್ ಅಸ್ಮಾನ್ ಸಪ್ತ ದಿನಾನಿ
ಸ್ಥಾಪಯಿತುಮ್ ಆಯತನ್ತ, ಇತ್ಯಂ ವಯಂ ರೋಮಾನಗರಮ್

ಪ್ರತ್ಯಗಚ್ಛಾಮು | 15 ತಸ್ಮಾತ್ ತತ್ರತ್ಯಾ ಭ್ರಾತರೋಽಸ್ಮಾಕಮ್
ಆಗಮನವಾರ್ತಾಂ ಶ್ರುತ್ವಾ ಅಪ್ಪಿಯಫರಂ ತ್ರಿಷ್ಟವರ್ಣೀಇಷ್ಟ ಯಾವದ್
ಅಗ್ರೇಸರಾಃ ಸನ್ನೋಸ್ಮಾನ್ ಸಾಕ್ಷಾತ್ ಕರ್ತೃಮ್ ಆಗಮನ್; ತೇಷಾಂ
ದರ್ಶನಾತ್ ಪೌಲ ಈಶ್ವರಂ ಧನ್ಯಂ ವದನ್ ಆಶ್ವಾಸಮ್ ಆಪ್ತವಾನ್ | 16
ಅಸ್ಮಾಸು ರೋಮಾನಗರಂ ಗತೇಷು ಶತಸೇನಾಪತಿಃ ಸರ್ವಾನ್ ಬನ್ನೀನ್
ಪ್ರಧಾನಸೇನಾಪತೇಃ ಸಮೀಪೇ ಸಮಾರ್ಪಯತ್ ಕಿನ್ತು ಪೌಲಾಯ
ಸ್ವರಕ್ಷಕಪದಾತಿನಾ ಸಹ ಪೃಥಗ್ ವಸ್ತುಮ್ ಅನುಮತಿಂ ದತ್ತವಾನ್ | 17
ದಿನತ್ರಯಾತ್ ಪರಂ ಪೌಲಸ್ತದ್ವೇಶಸ್ಥಾನಂ ಪ್ರಧಾನಯಿಹೂದಿನ
ಆಹೂತವಾನ್ ತತಸ್ತೇಷು ಸಮುಪಸ್ಥಿತೇಷು ಸ ಕಥಿತವಾನ್,
ಹೇ ಭ್ರಾತೃಗಣ ನಿಜಲೋಕಾನಾಂ ಪೂರ್ವಪುರುಷಾಣಾಂ ವಾ
ರಿತೇ ವಿಪರೀತಂ ಕಿನ್ತುನ ಕರ್ಮಾಹಂ ನಾಕರವಂ ತಥಾಪಿ
ಯಿರೂಶಾಲಮನಿವಾಸಿನೋ ಲೋಕಾ ಮಾಂ ಬನ್ವಿಂ ಕೃತ್ವಾ
ರೋಮೀಲೋಕಾನಾಂ ಹಸ್ತೇಷು ಸಮರ್ಪಿತವನ್ತಃ | 18 ರೋಮೀಲೋಕಾ
ವಿಚಾರ್ಯ ಮಮ ಪ್ರಾಣಹನನಾರ್ಹಂ ಕಿಮಪಿ ಕಾರಣಂ ನ ಪ್ರಾಪ್ಯ ಮಾಂ
ಮೋಚಯಿತುಮ್ ಐಚ್ಛನ್; 19 ಕಿನ್ತು ಯಿಹೂದಿಲೋಕಾನಾಮ್ ಆಪತ್ವಾ
ಮಯಾ ಕೈಸರರಾಜಸ್ಯ ಸಮೀಪೇ ವಿಚಾರಸ್ಯ ಪ್ರಾರ್ಥನಾ ಕರ್ತೃವ್ಯಾ
ಜಾತಾ ನೋಚೇತ್ ನಿಜದೇಶೀಯಲೋಕಾನ್ ಪ್ರತಿ ಮಮ
ಕೋಪ್ಯಭಿಯೋಗೋ ನಾಸ್ತಿ | 20 ಏತತ್ಕಾರಣಾದ್ ಅಹಂ ಯುಷ್ಮಾನ್
ದ್ರಷ್ಟುಂ ಸಂಲಪಿತುಇಷ್ಟಹೂಯಮ್ ಇಸ್ರಾಯೇಲ್ವೀಶೀಯಾನಾಂ
ಪ್ರತ್ಯಾಶಾಹೇತೋಹಮ್ ಏತೇನ ಶುಭ್ಯಲೇನ ಬದ್ಧೋಽಭವಮ್ | 21 ತದಾ
ತೇ ತಮ್ ಅವಾದಿಷುಃ, ಯಿಹೂದೀಯದೇಶಾದ್ ವಯಂ ತ್ವಾಮಧಿ
ಕಿಮಪಿ ಪತ್ರಂ ನ ಪ್ರಾಪ್ತಾಯೇ ಭ್ರಾತರಃ ಸಮಾಯಾತಾಸ್ತೇಷಾಂ ಕೋಪಿ
ತವ ಕಾಮಪಿ ವಾರ್ತಾಂ ನಾವದತ್ ಅಭದ್ರಮಪಿ ನಾಕಥಯಚ್ಚ | 22 ತವ
ಮತಂ ಕಿಮಿತಿ ವಯಂ ತ್ವತ್ತಃ ಶೋತುಮಿಚ್ಛಾಮಃ | ಯದ್ ಇದಂ ನವೀನಂ
ಮತಮುಕ್ತಿಯಂ ತತ್ ಸರ್ವತ್ರ ಸರ್ವೇಷಾಂ ನಿಚಟೇ ನಿನ್ನಿತಂ ಜಾತಮ ಇತಿ
ವಯಂ ಜಾನೀಮಃ | 23 ತೈಸ್ತದರ್ಥಮ್ ಏಕಸ್ಮಿನ್ ದಿನೇ ನಿರೂಪಿತೇ
ತಸ್ಮಿನ್ ದಿನೇ ಬಹವ ಏಕತ್ರ ಮಿಲಿತ್ವಾ ಪೌಲಸ್ಯ ವಾಸಗೃಹಮ್ ಆಗಚ್ಛನ್
ತಸ್ಮಾತ್ ಪೌಲ ಆ ಪ್ರಾತಃಕಾಲಾತ್ ಸನ್ಯಾಕಾಲಂ ಯಾವನ್
ಮೂಸಾವ್ಯವಸ್ಥಾಗೃಹಾದ್ ಭವಿಷ್ಯದ್ವಾದಿನಾಂ ಗ್ರನೈಭೃಶ್ಚ ಯೀಶೋಃ
ಕಥಾಮ್ ಉತ್ಪಾಪ್ಯ ಈಶ್ವರಸ್ಯ ರಾಜೈಃ ಪ್ರಮಾಣಂ ದತ್ವಾ ತೇಷಾಂ ಪ್ರವೃತ್ತಿಂ
ಜನಯಿತುಂ ಚೇಷ್ಟಿತವಾನ್ | 24 ಕೇಚಿತ್ಸು ತಸ್ಯ ಕಥಾಂ ಪ್ರತ್ಯಾಯನ್
ಕೇಚಿತ್ಸು ನ ಪ್ರತ್ಯಾಯನ್; 25 ಏತತ್ಕಾರಣಾತ್ ತೇಷಾಂ ಪರಸ್ಪರಮ್
ಅನ್ಯೈಕ್ಯಾತ್ ಸರ್ವೇ ಚಲಿತವನ್ತಃ; ತಥಾಪಿ ಪೌಲ ಏತಾಂ ಕಥಾಮೇಕಾಂ
ಕಥಿತವಾನ್ ಪವಿತ್ರ ಆತ್ಮಾ ಯಶಯಿಯಸ್ಯ ಭವಿಷ್ಯದ್ವಕ್ಷು ವದನಾದ್
ಅಸ್ಮಾಕಂ ಪಿತೃಪುರುಷೇಭ್ಯ ಏತಾಂ ಕಥಾಂ ಭದ್ರಂ ಕಥಯಾಮಾಸ,
ಯಥಾ, 26 "ಉಪಗತ್ಯ ಜನಾನೇತಾನ್ ತ್ವಂ ಭಾಷಸ್ಯ ವಚಸ್ವಿದಂ | ಕರ್ಣೈಃ
ಶೋಷ್ಯಥ ಯೂಯಂ ಹಿ ಕಿನ್ತು ಯೂಯಂ ನ ಭೋತ್ಸ್ಯಥ | ನೇತ್ರೈ
ದ್ರಕ್ಷ್ಯಥ ಯೂಯಂ ಇಜ್ಞಾತುಂ ಯೂಯಂ ನ ಶಕ್ಯಥ | 27 ತೇ ಮಾನುಷಾ
ಯಥಾ ನೇತ್ರೈಃ ಪರಿಪಶ್ಯನ್ತಿ ನೈವ ಹಿ | ಕರ್ಣೈಃ ಯಥಾ ನ ಶೃಣ್ವನ್ತಿ
ಬುದ್ಧ್ಯನೈ ನ ಚ ಮಾನಸೈಃ | ವ್ಯಾವರ್ತಯತ್ಸು ಚಿತ್ತಾನಿ ಕಾಲೇ ಕುತ್ರಾಪಿ
ತೇಷು ವೈ | ಮತೃಶ್ಚೇ ಮನುಜಾಃ ಸ್ವಸ್ಥಾ ಯಥಾ ನೈವ ಭವನ್ತಿ ಚ |
ತಥಾ ತೇಷಾಂ ಮನುಷ್ಯಾಣಾಂ ಸನ್ತಿ ಸ್ಕೂಲಾ ಹಿ ಬುದ್ಧಯಃ |
ಬಧಿರೀಭೂತಕರ್ಣಾಶ್ಚ ಜಾತಾಶ್ಚ ಮುದ್ರಿತಾ ದೃಶಃ || 28 ಅತ ಈಶ್ವರಾದ್

ಯತ್ ಪರಿತ್ರಾಣಂ ತಸ್ಯ ವಾರ್ತಾ ಭಿನ್ನದೇಶೀಯಾನಾಂ ಸಮೀಪಂ
ಪ್ರೇಷಿತಾ ತಬವ ತಾಂ ಗ್ರಹೀಷ್ಯಂತೀತಿ ಯೂಯಂ ಜಾನೀತ | 29
ಏತಾದ್ಯಶ್ಯಾಂ ಕಥಾಯಾಂ ಕಥಿತಾಯಾಂ ಸತ್ಯಾಂ ಯಿಹೂದಿನಃ ಪರಸ್ಪರಂ
ಬಹುವಿಚಾರಂ ಕುರ್ವನ್ತೋ ಗತವಂತಃ | 30 ಇತ್ಥಂ ಪೌಲಃ ಸಮೂರ್ಣಂ
ವತ್ಸರದ್ವಯಂ ಯಾವದ್ ಭಾಟಿಕೀಯೇ ವಾಸಗೃಹೇ ವಸನ್ ಯೇ
ಲೋಕಾಸ್ತಸ್ಯ ಸನ್ನಿಧಿಮ್ ಅಗಚ್ಛಂತಿ ತಾನ್ ಸರ್ವಾನೇವ ಪರಿಗೃಹ್ಣನ್, 31
ನಿರ್ವಿಘ್ನಮ್ ಅತಿಶಯನೀಕ್ಷೋಭಮ್ ಈಶ್ವರೀಯರಾಜತ್ವಸ್ಯ ಕಥಾಂ
ಪ್ರಚಾರಯನ್ ಪ್ರಭೌ ಯೇಶೌ ಪ್ರೀಷ್ಟೇ ಕಥಾಃ ಸಮುಪಾದಿಶತ್ | ಇತಿ | |

ರೋಮಿಣಃ

1 ಈಶ್ವರೋ ನಿಜಪುತ್ರಮಧಿ ಯಂ ಸುಸಂವಾದಂ ಭವಿಷ್ಯದ್ವಾದಿಭಿ
 ಧರ್ಮಗ್ರಂಥೈಃ ಪ್ರತಿಶ್ರುತವಾನ್ ತಂ ಸುಸಂವಾದಂ ಪ್ರಚಾರಯಿತುಂ
 ಪೃಥಕ್ಕೃತ ಅಹೂತಃ ಪ್ರೇರಿತಶ್ಚ ಪ್ರಭೋ ಯೀಶುಖ್ರೀಷ್ಣಸ್ಯ ಸೇವಕೋ
 ಯಃ ಪಾಲಃ | 2 ಸ ರೋಮಾನಗರಸ್ಥಾನ್ ಈಶ್ವರಪ್ರಿಯಾನ್ ಅಹೂತಾಂಶ್ಚ
 ಪವಿತ್ರಲೋಕಾನ್ ಪ್ರತಿ ಪತ್ರಂ ಲಿಖತಿ | 3 ಅಸ್ಮಾಕಂ ಸ ಪ್ರಭು ಯೀಶುಃ
 ಖ್ರೀಷ್ಣಃ ಶಾರೀರಿಕಸಮ್ಮನ್ಲೇನ ದಾಯೂದೋ ವಂಶೋದ್ಭವಃ | 4
 ಪವಿತ್ರಸ್ಯಾತ್ಮನಃ ಸಮ್ಮನ್ಲೇನ ಚೇಶ್ವರಸ್ಯ ಪ್ರಭಾವವಾನ್ ಪುತ್ರ ಇತಿ ಶ್ಶನಾಸಾತ್
 ತಸ್ಯೋತ್ಥಾನೇನ ಪ್ರತಿಪನ್ನಂ | 5 ಅಪರಂ ಯೇಷಾಂ ಮಧ್ಯೇ ಯೀಶುನಾ
 ಖ್ರೀಷ್ಣೇನ ಯೂಯಮಪ್ಯೂಹೂತಾಸ್ತೇ 5ನ್ಯೂದೇಶೀಯಲೋಕಾಸ್ತಸ್ಯ ನಾಮ್ನಿ
 ವಿಶ್ವಸ್ಯ ನಿದೇಶಗಾಹಿಣೋ ಯಥಾ ಭವನ್ತಿ | 6 ತದಭಿಪ್ರಾಯೇಣ ವಯಂ
 ತಸ್ಮಾತ್ ಅನುಗ್ರಹಂ ಪ್ರೇರಿತತ್ವಪದಂ ಪ್ರಾಪ್ತಾಃ | 7 ತಾತೇನಾಸ್ಮಾಕಮ್
 ಈಶ್ವರೇಣ ಪ್ರಭುಣಾ ಯೀಶುಖ್ರೀಷ್ಣೇನ ಚ ಯುಷ್ಯದ್ಭವಮ್ ಅನುಗ್ರಹಃ
 ಶಾನ್ವಿಶ್ಚ ಪ್ರದೀಯೇತಾಂ | 8 ಪ್ರಥಮತಃ ಸರ್ವ್ವಸ್ಮಿನ್ ಜಗತಿ ಯುಷ್ಮಾಕಂ
 ವಿಶ್ವಾಸಸ್ಯ ಪ್ರಕಾಶಿತತ್ವಾದ್ ಅಹಂ ಯುಷ್ಮಾಕಂ ಸರ್ವ್ವೇಷಾಂ ನಿಮಿತ್ತಂ
 ಯೀಶುಖ್ರೀಷ್ಣಸ್ಯ ನಾಮ ಗೃಹ್ಯನ್ ಈಶ್ವರಸ್ಯ ಧನ್ಯವಾದಂ ಕರೋಮಿ | 9
 ಅಪರಮ್ ಈಶ್ವರಸ್ಯ ಪ್ರಸಾದಾದ್ ಬಹುಕಾಲಾತ್ ಪರಂ ಸಾಮ್ರಾಜ್ಯಂ
 ಯುಷ್ಮಾಕಂ ಸಮೀಪಂ ಯಾತುಂ ಕಥಮಪಿ ಯತ್ ಸುಯೋಗಂ
 ಪ್ರಾಪ್ನೋಮಿ, ಏತದರ್ಥಂ ನಿರನ್ತರಂ ನಾಮಾನ್ಯಚ್ಚಾರಯನ್ ನಿಜಾಸು
 ಸರ್ವ್ವಪ್ರಾರ್ಥನಾಸು ಸರ್ವ್ವದಾ ನಿವೇದಯಾಮಿ, 10 ಏತಸ್ಮಿನ್ ಯಮಹಂ
 ತತ್ಪುತ್ರೀಯಸುಸಂವಾದಪ್ರಚಾರಣೇನ ಮನಸಾ ಪರಿಚರಾಮಿ ಸ ಈಶ್ವರೋ
 ಮಮ ಸಾಕ್ಷೀ ವಿದ್ಯತೇ | 11 ಯತೋ ಯುಷ್ಮಾಕಂ ಮಮ ಚ
 ವಿಶ್ವಾಸೇನ ವಯಮ್ ಉಭಯೇ ಯಥಾ ಶಾನ್ವಿಯಿಕ್ತಾ ಭವಾಮ ಇತಿ
 ಕಾರಣಾದ್ | 12 ಯುಷ್ಮಾಕಂ ಸ್ವೈರ್ಯುಕ್ತಕರಣಾರ್ಥಂ ಯುಷ್ಯದ್ಭಂ
 ಕಿಶ್ಚೈತರಮಾರ್ಥದಾನದಾನಾಯ ಯುಷ್ಮಾನ್ ಸಾಕ್ಷಾತ್ ಕರ್ತುಂ
 ಮದೀಯಾ ವಾ ಇತ್ಯಾ | 13 ಹೇ ಭ್ರಾತೃಗಣ ಭಿನ್ನದೇಶೀಯಲೋಕಾನಾಂ
 ಮಧ್ಯೇ ಯದ್ವತ್ ತದ್ವದ್ ಯುಷ್ಮಾಕಂ ಮಧ್ಯೇಪಿ ಯಥಾ ಫಲಂ ಭುಇತ್ಸೇ
 ತದಭಿಪ್ರಾಯೇಣ ಮಹುಕರ್ಮಹು ಯುಷ್ಮಾಕಂ ಸಮೀಪಂ ಗನ್ತುಮ್
 ಉದ್ಯತೋಽಹಂ ಕಿನ್ತು ಯಾವದ್ ಅದ್ಯ ತಸ್ಮಿನ್ ಗಮನೇ ಮಮ ವಿಘ್ನೋ
 ಜಾತ ಇತಿ ಯೂಯಂ ಯದ್ ಅಜ್ಞಾತಾಸ್ತಿಷ್ಠಥ ತದಹಮ್ ಉಚಿತಂ ನ
 ಬುದ್ಧೇ | 14 ಅಹಂ ಸಭ್ಯಾಸಭ್ಯಾನಾಂ ವಿದ್ವದವಿದ್ವತಾಶ್ಚ ಸರ್ವ್ವೇಷಾಮ್
 ಋಣೀ ವಿದ್ಯೇ | 15 ಅತಃಪವ ರೋಮಾನಿವಾಸಿನಾಂ ಯುಷ್ಮಾಕಂ
 ಸಮೀಪೇಽಪಿ ಯಥಾಶಕ್ತಿ ಸುಸಂವಾದಂ ಪ್ರಚಾರಯಿತುಮ್ ಅಹಮ್
 ಉದ್ಯತೋಸ್ಮಿ | 16 ಯತಃ ಖ್ರೀಷ್ಣಸ್ಯ ಸುಸಂವಾದೋ ಮಮ ಲಜ್ಜಾಸ್ಪದಂ
 ನಹಿ ಸ ಈಶ್ವರಸ್ಯ ಶಕ್ತಿಸ್ವರೂಪಃ ಸನ್ ಆ ಯಿಹೂದೀಯೇಭ್ಯೋ
 5ನ್ಯಜಾತೀಯಾನ್ ಯಾವತ್ ಸರ್ವ್ವಜಾತೀಯಾನಾಂ ಮಧ್ಯೇ ಯಃ ಕಶ್ಚಿದ್
 ತತ್ರ ವಿಶ್ವಸಿತಿ ತಸ್ಯೈವ ತ್ರಾಣಂ ಜನಯತಿ | 17 ಯತಃ ಪ್ರತ್ಯಯಸ್ಯ
 ಸಮಪರಿಮಾಣಮ್ ಈಶ್ವರದತ್ತಂ ಪುಣ್ಯಂ ತತ್ಸುಸಂವಾದೇ ಪ್ರಕಾಶತೇ |
 ತದಧಿ ಧರ್ಮಪುಸ್ತಕೇಪಿ ಲಿಖಿತಮಿದಂ "ಪುಣ್ಯವಾನ್ ಜನೋ ವಿಶ್ವಾಸೇನ
 ಜೀವಿಷ್ಯತಿ" | 18 ಅತಃಪವ ಯೇ ಮಾನವಾಃ ಪಾಪಕರ್ಮಣಾ ಸತ್ಯತಾಂ
 ರುನ್ಮನ್ತಿ ತೇಷಾಂ ಸರ್ವ್ವಸ್ಯ ದುರಾಚರಣಸ್ಯಾಧರ್ಮಸ್ಯ ಚ ವಿರುದ್ಧಂ ಸ್ವರ್ಗಾದ್
 ಈಶ್ವರಸ್ಯ ಕೋಪಃ ಪ್ರಕಾಶತೇ | 19 ಯತ ಈಶ್ವರಮಧಿ ಯದ್ಯದ್ ಜ್ಞೇಯಂ

ತದ್ ಈಶ್ವರಃ ಸ್ವಯಂ ತಾನ್ ಪ್ರತಿ ಪ್ರಕಾಶಿತವಾನ್ ತಸ್ಮಾತ್ ತೇಷಾಮ್
 ಅಗೋಚರಂ ನಹಿ | 20 ಫಲತಸ್ತಸ್ಯಾನಂತಶಕ್ತೀಶ್ವರತ್ವಾದೀನ್ಯದ್ಯಶ್ಚಾನ್ಯಪಿ
 ಸೃಷ್ಟಿಕಾಲಮ್ ಆರಭ್ಯ ಕರ್ಮಸು ಪ್ರಕಾಶಮಾನಾನಿ ದೃಶ್ಯನ್ತೇ
 ತಸ್ಮಾತ್ ತೇಷಾಂ ದೋಷಪ್ರಕಾಲನಸ್ಯ ಪನ್ನಾ ನಾಸ್ತಿ | (aidios g126)
21 ಅಪರಮ್ ಈಶ್ವರಂ ಜ್ಞಾತ್ವಾಪಿ ತೇ ತಮ್ ಈಶ್ವರಜ್ಞಾನೇನ
 ನಾದ್ರಿಯನ್ತ ಕೃತಜ್ಞಾ ವಾ ನ ಜಾತಾಃ; ತಸ್ಮಾತ್ ತೇಷಾಂ ಸರ್ವ್ವೇ
 ತರ್ಕಾ ವಿಫಲೇಭೂತಾಃ, ಅಪರಜ್ಞ ತೇಷಾಂ ವಿವೇಕಶೂನ್ಯಾನಿ
 ಮನಾಂಸಿ ತಿಮಿರೇ ಮಗ್ನಾನಿ | 22 ತೇ ಸ್ಥಾನ್ ಜ್ಞಾನಿನೋ ಜ್ಞಾತ್ವಾ
 ಜ್ಞಾನಹೀನಾ ಅಭವನ್ | 23 ಅನಶ್ವರಸ್ಯೇಶ್ವರಸ್ಯ ಗೌರವಂ ವಿಹಾಯ
 ನಶ್ವರಮನುಷ್ಯಪಶುಪಕ್ಷ್ಯುರೋಗಾಮಿಪ್ರಭೃತೇರಾಕ್ಯತಿವಿಶಿಷ್ಟಪ್ರತಿಮಾಸ್ತೇಠಾತಿಃ |
24 ಇತ್ಯಂ ತ ಈಶ್ವರಸ್ಯ ಸತ್ಯತಾಂ ವಿಹಾಯ ಮ್ಯೂಷಾಮತಮ್ ಆಶ್ರಿತವನ್ತಃ
 ಸಚ್ಚಿದಾನನ್ದಂ ಸೃಷ್ಟಿಕರ್ತಾರಂ ತ್ಯಕ್ತ್ವಾ ಸ್ವಷ್ಟವಸ್ತುನಃ ಪೂಜಾಂ ಸೇವಾಶ್ಚ
 ಕೃತವನ್ತಃ; (aiñ g165) 25 ಇತಿ ಹೇತೋರೀಶ್ವರಸ್ಥಾನ್ ಕುಕ್ರಿಯಾಯಾಂ
 ಸಮರ್ಪ್ಯ ನಿಜನಿಜಕುಚಿನಾಭಿಲಾಷಾಭ್ಯಾಂ ಸ್ವಂ ಸ್ವಂ ಶರೀರಂ ಪರಸ್ವರಮ್
 ಅಪಮಾನಿತಂ ಕರ್ತುಮ್ ಅದದಾತ್ | 26 ಈಶ್ವರೇಣ ತೇಷು ಕ್ಷಭಿಲಾಷೇ
 ಸಮರ್ಪಿತೇಷು ತೇಷಾಂ ಯೋಷಿತಃ ಸ್ವಾಭಾವಿಕಾಚರಣಮ್
 ಅಪಹಾಯ ವಿಪರೀತಕೃತ್ಯೇ ಪ್ರಾವರ್ತನ್ತಃ; 27 ತಥಾ ಪುರುಷಾ ಅಪಿ
 ಸ್ವಾಭಾವಿಕಯೋಷಿತಜ್ಞಮಂ ವಿಹಾಯ ಪರಸ್ವರಂ ಕಾಮಕೃತಾನುನಾ
 ದಗ್ಧಾಃ ಸನ್ತಃ ಪುಮಾಂಸಃ ಪುಂಭಿಃ ಸಾಕಂ ಕುಕೃತ್ಯೇ ಸಮಾಸಜ್ಯ
 ನಿಜನಿಜಭ್ರಾನ್ತೇಃ ಸಮುಚಿತಂ ಫಲಮ್ ಅಲಭನ್ | 28 ತೇ
 ಸ್ವೇಷಾಂ ಮನಃಸ್ವೀಶ್ವರಾಯ ಸ್ಥಾನಂ ದಾತುಮ್ ಅನಿಚ್ಛುಕ್ತಾಸ್ತೋ
 ಹೇತೋರೀಶ್ವರಸ್ಥಾನ್ ಪ್ರತಿ ದುಷ್ಟಮನಸ್ಯತ್ವಮ್ ಅವಿಹಿತಕ್ರಿಯತ್ವಾ
 ದತ್ತವಾನ್ | 29 ಅತಃಪವ ತೇ ಸರ್ವ್ವೇ 5ನ್ಯಾಯೋ ವ್ಯಭಿಚಾರೋ ದುಷ್ಟತ್ವಂ
 ಲೋಭೋ ಜಿಘಾಂಸಾ ಈರ್ಷ್ಯಾ ವಧೋ ವಿವಾದಶ್ಚಾತುರೀ
 ಕುಮತಿರಿತ್ಯಾದಿಭಿ ರ್ದುಷ್ಟಮೃಗಭಿಃ ಪರಿಪೂರ್ಣಾಃ ಸನ್ತಃ | 30 ಕರ್ಣೇಜಪಾ
 ಅಪವಾದಿನ ಈಶ್ವರದ್ವೇಷಕಾ ಹಿಂಸಕಾ ಅಹಜ್ಞೂರಿಣ ಆತ್ಮಶ್ಚಾಪಿನಃ
 ಕುಕರ್ಮೋತ್ಪಾದಕಾಃ ಪಿತೋರಾಜ್ಞಾಲಜ್ಞಕಾ | 31 ಅವಿಚಾರಕಾ
 ನಿಯಮಲಜ್ಞೇನ ಸ್ನೇಹರಹಿತಾ ಆತಿದ್ವೇಷಿಣೋ ನಿರ್ದಯಾಶ್ಚ ಜಾತಾಃ | 32
 ಯೇ ಜನಾ ಏತಾದೃಶಂ ಕರ್ಮ ಕರ್ವನ್ತಿ ತಃಪವ ಮೃತಿಯೋಗ್ಯಾ ಈಶ್ವರಸ್ಯ
 ವಿಚಾರಮೀದೃಶಂ ಜ್ಞಾತ್ವಾಪಿ ತ ಏತಾದೃಶಂ ಕರ್ಮ ಸ್ವಯಂ ಕರ್ವನ್ತಿ
 ಕೇವಲಮಿತಿ ನಹಿ ಕಿನ್ತು ತಾದೃಶಕರ್ಮಕಾರಿಷು ಲೋಕೇಷುಪಿ ಪ್ರೀಯನ್ತೇ |
2 ಹೇ ಪರದೂಷಕ ಮನುಷ್ಯ ಯಃ ಕಶ್ಚನ ತ್ವಂ ಭವಸಿ ತವೋತ್ತರದಾನಾಯ
 ಪನ್ನಾ ನಾಸ್ತಿ ಯತೋ ಯಸ್ಮಾತ್ ಕರ್ಮಣಃ ಪರಸ್ವಯಾ ದೂಷ್ಯತೇ
 ತಸ್ಮಾತ್ ತ್ವಮಪಿ ದೂಷ್ಯಸೇ, ಯತಸ್ತಂ ದೂಷಯನ್ಮಪಿ ತ್ವಂ ತದ್ವದ್
 ಆಚರಸಿ | 2 ಕಿನ್ತೇತಾದ್ಯಗಾಚಾರಿಭ್ಯೋ ಯಂ ದಣ್ಯಮ್ ಈಶ್ವರೋ
 ನಿಶ್ಚಿನೋತಿ ಸ ಯಥಾರ್ಥ ಇತಿ ವಯಂ ಜಾನೀಮಃ | 3 ಅತಃಪವ
 ಹೇ ಮಾನುಷ ತ್ವಂ ಯಾದ್ಯಗಾಚಾರಿಣೋ ದೂಷಯಸಿ ಸ್ವಯಂ
 ಯದಿ ತಾದ್ಯಗಾಚರಸಿ ತರ್ಹಿ ತ್ವಮ್ ಈಶ್ವರದಣ್ಯಾತ್ ಪಲಾಯಿತುಂ
 ಶಕ್ಯಸೀತಿ ಕಿಂ ಬುದ್ಧಸೇ? | 4 ಅಪರಂ ತವ ಮನಸಃ ಪರಿವರ್ತನಂ
 ಕರ್ತುಮ್ ಇಶ್ವರಸ್ಥಾನುಗ್ರಹೋ ಭವತಿ ತನ್ನ ಬುದ್ಧಾ ತ್ವಂ ಕಿಂ
 ತದೀಯಾನುಗ್ರಹಮಾಚರಿಸಹಿಷ್ಣುತ್ವನಿಧಿಂ ತುಚ್ಛೀಕರೋಷಿ? | 5
 ತಥಾ ಸ್ವಾನ್ತಃಕರಣಸ್ಯ ಕರೋರತ್ವಾತ್ ಖೇದರಾಹಿತಾಚ್ಛೇಶ್ವರಸ್ಯ

ನ್ಯಾಯವಿಚಾರಪ್ರಕಾಶನಸ್ಯ ಕ್ರೋಧಸ್ಯ ಚ ದಿನಂ ಯಾವತ್ ಕಿಂ ಸ್ವಾರ್ಥಂ ಕೋಪಂ ಸಂಜ್ಞೇನಾಃ? 6 ಕಿನ್ನು ಸ ಏಕೈಕಮನುಜಾಯ ತತ್ಕರ್ಮಾನುಸಾರೇಣ ಪ್ರತಿಫಲಂ ದಾಸ್ಯತಿ; 7 ವಸ್ತುತಸ್ತು ಯೇ ಜನಾ ಧೈರ್ಯಂ ಧೃತ್ವಾ ಸತ್ಕರ್ಮ ಕುರ್ವನ್ತೋ ಮಹಿಮಾ ಸತ್ಕಾರೋಽಮರತ್ವಚ್ಛ್ರೇತಾನಿ ಮೃಗಯಂತೇ ತೇಭ್ಯೋಽನನ್ಯಾಯಾ ದಾಸ್ಯತಿ | (aiṅīnis g166) 8 ಅಪರಂ ಯೇ ಜನಾಃ ಸತ್ಕರ್ಮಮ್ ಅಗ್ರಹೇತ್ಯಾ ವಿಪರೀತಧರ್ಮಮ್ ಗೃಹ್ಯಂತಿ ತಾದೃಶಾ ವಿರೋಧಿಜನಾಃ ಕೋಪಂ ಕ್ರೋಧಚ್ಛ್ರೇತಾ ಭೋಕ್ತೃವೇ | 9 ಆ ಯಿಹೂದಿನೋಽನ್ಯದೇಶಿನಃ ಪರ್ಯಂತಂ ಯಾವನ್ತಃ ಕುಕರ್ಮಕಾರಿಣಃ ಪ್ರಾಣಿನಃ ಸನ್ತಿ ತೇ ಸರ್ವೇ ದುಃಖಂ ಯಾತನಾಚ್ಛ್ರೇತಾ ಗಮಿಷ್ಯಂತಿ; 10 ಕಿನ್ನು ಆ ಯಿಹೂದಿನೋ ಭಿನ್ನದೇಶಿಪರ್ಯಂತಾ ಯಾವನ್ತಃ ಸತ್ಕರ್ಮಕಾರಿಣೋ ಲೋಕಾಃ ಸನ್ತಿ ತಾನ್ ಪ್ರತಿ ಮಹಿಮಾ ಸತ್ಕಾರಾಃ ಶಾಸ್ತ್ರಶ್ಚ ಭವಿಷ್ಯಂತಿ | 11 ಈಶ್ವರಸ್ಯ ವಿಚಾರೇ ಪಕ್ಷಪಾತೋ ನಾಸ್ತಿ | 12 ಅಲಭ್ಯವಸ್ತುಶಾಸ್ತ್ರೋ ಯೋಃ ಪಾಪಾನಿ ಕೃತಾನಿ ವ್ಯವಸ್ಥಾಶಾಸ್ತ್ರಾಲಭ್ಯತಾನುರೂಪಸ್ತೇಷಾಂ ವಿನಾಶೋ ಭವಿಷ್ಯತಿ; ಕಿನ್ನು ಲಭ್ಯವಸ್ತುಶಾಸ್ತ್ರಾ ಯೇ ಪಾಪಾನ್ಯಕುರ್ವನ್ ವ್ಯವಸ್ಥಾನುಸಾರಾದೇವ ತೇಷಾಂ ವಿಚಾರೋ ಭವಿಷ್ಯತಿ | 13 ವ್ಯವಸ್ಥಾಶ್ರೋತಾರ ಈಶ್ವರಸ್ಯ ಸಮೀಪೇ ನಿಷ್ಕಾಪಾ ಭವಿಷ್ಯಂತೀತಿ ನಹಿ ಕಿನ್ನು ವ್ಯವಸ್ಥಾಚಾರಿಣ ಏವ ಸಪುಣ್ಯಾ ಭವಿಷ್ಯಂತಿ | 14 ಯತೋ ಽಲಭ್ಯವ್ಯವಸ್ಥಾಶಾಸ್ತ್ರಾ ಭಿನ್ನದೇಶೀಯಲೋಕಾ ಯದಿ ಸ್ವಭಾವತೋ ವ್ಯವಸ್ಥಾನುರೂಪಾನ್ ಆಚಾರಾನ್ ಕುರ್ವಂತಿ ತರ್ಹಲಭ್ಯಶಾಸ್ತ್ರಾಃ ಸನ್ದೋಷಿ ತೇ ಸ್ತೇಷಾಂ ವ್ಯವಸ್ಥಾಶಾಸ್ತ್ರಮಿವ ಸ್ವಯಮೇವ ಭವಂತಿ | 15 ತೇಷಾಂ ಮನಸಿ ಸಾಕ್ಷಿಸ್ವರೂಪೇತಿ ತೇಷಾಂ ವಿತರ್ಕೇಷು ಚ ಕದಾ ತಾನ್ ದೋಷಿಣಃ ಕದಾ ವಾ ನಿರ್ದೋಷಾನ್ ಕೃತವತ್ಸು ತೇ ಸ್ವಾನ್ತಲಿಖಿತಸ್ಯ ವ್ಯವಸ್ಥಾಶಾಸ್ತ್ರಸ್ಯ ಪ್ರಮಾಣಂ ಸ್ವಯಮೇವ ದದತಿ | 16 ಯಸ್ಮಿನ್ ದಿನೇ ಮಯಾ ಪ್ರಕಾಶಿತಸ್ಯ ಸುಸಂವಾದಸ್ಯಾನುಸಾರಾದ್ ಈಶ್ವರೋ ಯೀಶುಖ್ರೀಷ್ಟೇನ ಮಾನುಷಾಣಾಮ್ ಅನ್ತಃಕರಣಾನಾಂ ಗೂಢಾಭಿಪ್ರಾಯಾನ್ ಧೃತ್ವಾ ವಿಚಾರಯಿಷ್ಯತಿ ತಸ್ಮಿನ್ ವಿಚಾರದಿನೇ ತತ್ ಪ್ರಕಾಶಿಷ್ಯತೇ | 17 ಪಶ್ಯ ತ್ವಂ ಸ್ವಯಂ ಯಿಹೂದೀತಿ ವಿಖ್ಯಾತೋ ವ್ಯವಸ್ಥೋಪರಿ ವಿಶ್ವಾಸಂ ಕರೋಷಿ, 18 ಈಶ್ವರಮುದ್ದಿಶ್ಯ ಸ್ವಂ ಶ್ಲಾಘಸೇ, ತಥಾ ವ್ಯವಸ್ಥಯಾ ಶಿಕ್ಷಿತೋ ಭೂತ್ವಾ ತಸ್ಯಾಭಿಮತಂ ಜಾನಾಸಿ, ಸರ್ವಾಸಾಂ ಕಥಾನಾಂ ಸಾರಂ ವಿವಿಂಕ್ಷೇ, 19 ಅಪರಂ ಜ್ಞಾನಸ್ಯ ಸತ್ಕರ್ಮಯಾಶ್ಚಾಕರಸ್ವರೂಪಂ ಶಾಸ್ತ್ರಂ ಮಮ ಸಮೀಪೇ ವಿದಿತ ಅತೋ ಽನ್ಯಲೋಕಾನಾಂ ಮಾರ್ಗದರ್ಶಯಿತಾ 20 ತಿಮಿರಸ್ಥಿತಲೋಕಾನಾಂ ಮಧ್ಯೇ ದೀಪ್ತಿಸ್ವರೂಪೋಽಜ್ಞಾನಲೋಕೇಭ್ಯೋ ಜ್ಞಾನದಾತಾ ಶಿಶೂನಾಂ ಶಿಕ್ಷಯಿತಾಹಮೇವೇತಿ ಮನ್ಯಸೇ | 21 ಪರಾನ್ ಶಿಕ್ಷಯನ್ ಸ್ವಯಂ ಸ್ವಂ ಕಿಂ ನ ಶಿಕ್ಷಯಸಿ? ವಸ್ತುತಶ್ಚೈರ್ಯೋನಿಷೇಧವ್ಯವಸ್ಥಾಂ ಪ್ರಚಾರಯನ್ ತ್ವಂ ಕಿಂ ಸ್ವಯಮೇವ ಚೋರಯಸಿ? 22 ತಥಾ ಪರದಾರಗಮನಂ ಪ್ರತಿಷೇಧನ್ ಸ್ವಯಂ ಕಿಂ ಪರದಾರಾನ್ ಗಚ್ಛಸಿ? ತಥಾ ತ್ವಂ ಸ್ವಯಂ ಪ್ರತಿಮಾದ್ವೇಷೀ ಸನ್ ಕಿಂ ಮನ್ದಿರಸ್ಯ ದ್ರವ್ಯಾಣಿ ಹರಸಿ? 23 ಯಸ್ತ್ವಂ ವ್ಯವಸ್ಥಾಂ ಶ್ಲಾಘಸೇ ಸ ತ್ವಂ ಕಿಂ ವ್ಯವಸ್ಥಾಮ್ ಅವಮತ್ಯ ನೇಶ್ವರಂ ಸಮನ್ಯಸೇ? 24 ಶಾಸ್ತ್ರೇ ಯಥಾ ಲಿಖತಿ "ಭಿನ್ನದೇಶಿನಾಂ ಸಮೀಪೇ ಯುಷ್ಮಾಕಂ ದೋಷಾದ್ ಈಶ್ವರಸ್ಯ ನಾಮೋ ನಿನ್ವಾ ಭವತಿ | " 25 ಯದಿ ವ್ಯವಸ್ಥಾಂ ಪಾಲಯಸಿ ತರ್ಹಿ ತವ ತ್ವಕ್ಷೇದಕ್ರಿಯಾ ಸಫಲಾ ಭವತಿ; ಯತಿ ವ್ಯವಸ್ಥಾಂ ಲಭ್ಯಸೇ ತರ್ಹಿ ತವ ತ್ವಕ್ಷೇದೋಽತತ್ಕ್ಷೇದೋ ಭವಿಷ್ಯತಿ |

26 ಯತೋ ವ್ಯವಸ್ಥಾಶಾಸ್ತ್ರಾದಿಷ್ಟಧರ್ಮಕರ್ಮಾಚಾರೀ ಪುಮಾನ್ ಅತ್ಯಕ್ಷೇದೀ ಸನ್ಯಪಿ ಕಿಂ ತ್ವಕ್ಷೇದಿನಾಂ ಮಧ್ಯೇ ನ ಗಣಯಿಷ್ಯತೇ? 27 ಕಿನ್ನು ಲಭ್ಯಶಾಸ್ತ್ರಶ್ಚಿನ್ನತ್ಕತ್ ಚ ತ್ವಂ ಯದಿ ವ್ಯವಸ್ಥಾಲಭ್ಯನಂ ಕರೋಷಿ ತರ್ಹಿ ವ್ಯವಸ್ಥಾಲಕಾಃ ಸ್ವಾಭಾವಿಕಾಚ್ಛಿನ್ನತ್ವಚೋ ಲೋಕಾಸ್ತ್ವಾಂ ಕಿಂ ನ ದೂಷಯಿಷ್ಯಂತಿ? 28 ತಸ್ಮಾದ್ ಯೋ ಬಾಹ್ಯೇ ಯಿಹೂದೀ ಸ ಯಿಹೂದೀ ನಹಿ ತಥಾಚ್ಛ್ರೇತಾ ಯಸ್ತ್ವಕ್ಷೇದಃ ಸ ತ್ವಕ್ಷೇದೋ ನಹಿ; 29 ಕಿನ್ನು ಯೋ ಜನ ಆನ್ವರಿಕೋ ಯಿಹೂದೀ ಸ ಏವ ಯಿಹೂದೀ ಅಪರಚ್ಛ್ರೇತೇವಲಿಖಿತಯಾ ವ್ಯವಸ್ಥಯಾ ನ ಕಿನ್ನು ಮಾನಸಿಕೋ ಯಸ್ತ್ವಕ್ಷೇದೋ ಯಸ್ಯ ಚ ಪ್ರಶಂಸಾ ಮನುಷ್ಯೇಭ್ಯೋ ನ ಭೂತ್ವಾ ಈಶ್ವರಾದ್ ಭವತಿ ಸ ಏವ ತ್ವಕ್ಷೇದಃ |

3 ಅಪರಚ್ಛ್ರೇತಾ ಯಿಹೂದಿನಃ ಕಿಂ ಶ್ರೇಷ್ಠತಂ? ತಥಾ ತ್ವಕ್ಷೇದಸ್ಯ ವಾ ಕಿಂ ಫಲಂ? 2 ಸರ್ವಥಾ ಬಹೂನಿ ಫಲಾನಿ ಸನ್ತಿ, ವಿಶೇಷತ ಈಶ್ವರಸ್ಯ ಶಾಸ್ತ್ರಂ ತೇಭ್ಯೋಽದೀಯತ | 3 ಕೈಶ್ಚಿದ್ ಅವಿಶ್ವಸನೇ ಕೃತೇ ತೇಷಾಮ್ ಅವಿಶ್ವಸನಾತ್ ಕಿಮ್ ಈಶ್ವರಸ್ಯ ವಿಶ್ವಾಸತಾಯಾ ಹಾನಿರುತ್ಪತ್ಸ್ಯತೇ? 4 ಕೇನಾಪಿ ಪ್ರಕಾರೇಣ ನಹಿ | ಯದ್ಯಪಿ ಸರ್ವೇ ಮನುಷ್ಯಾ ಮಿಧ್ಯಾವಾದಿನಸ್ತಥಾಪೀಶ್ವರಃ ಸತ್ಯವಾದೀ | ಶಾಸ್ತ್ರೇ ಯಥಾ ಲಿಖಿತಮಾಸೇ, ಅತಸ್ತ್ವನ್ಯ ಸ್ವಮಾಕ್ಯೇನ ನಿರ್ದೋಷೋ ಹಿ ಭವಿಷ್ಯತಿ | ವಿಚಾರೇ ಚೈವ ನಿಷ್ಕಾಪೋ ಭವಿಷ್ಯತಿ ನ ಸಂಶಯಃ | 5 ಅನ್ಯಾಕಮ್ ಅನ್ಯಾಯೇನ ಯದೀಶ್ವರಸ್ಯ ನ್ಯಾಯಃ ಪ್ರಕಾಶತೇ ತರ್ಹಿ ಕಿಂ ವದಿಷ್ಯಾಮಃ? ಅಹಂ ಮಾನುಷಾಣಾಂ ಕಥಾಮಿವ ಕಥಾಂ ಕಥಯಾಮಿ, ಈಶ್ವರಃ ಸಮುಚಿತಂ ದಣ್ಣಂ ದತ್ತಾಽಪಿ ಕಿಮ್ ಅನ್ಯಾಯೀ ಭವಿಷ್ಯತಿ? 6 ಇತ್ಯಂ ನ ಭವತು, ತಥಾ ಸತೀಶ್ವರಃ ಕಥಂ ಜಗತೋ ವಿಚಾರಯಿತಾ ಭವಿಷ್ಯತಿ? 7 ಮಮ ಮಿಥ್ಯಾಭಾವಕವದನಾದ್ ಯದೀಶ್ವರಸ್ಯ ಸತ್ಯತೇನ ತಸ್ಯ ಮಹಿಮಾ ವರ್ಧತೇ ತರ್ಹಿ ಕಸ್ಮಾದಹಂ ವಿಚಾರೇಽಪರಾಧಿತ್ಯೇನ ಗಣ್ಯೋ ಭವಾಮಿ? 8 ಮಜ್ಜಲಾರ್ಥಂ ಪಾಪಮಪಿ ಕರಣೀಯಮಿತಿ ವಾಕ್ಯಂ ತ್ವಯಾ ಕುತೋ ನೋಚ್ಯತೇ? ಕಿನ್ನು ಯೈರುಚ್ಯತೇ ತೇ ನಿತಾನ್ತಂ ದಣ್ಣಸ್ಯ ಪಾತ್ರಾಣಿ ಭವಂತಿ; ತಥಾಪಿ ತದ್ವಾಕ್ಯಮ್ ಅಸ್ಯಾಭಿರಪ್ಯಚ್ಯತ ಇತ್ಯಸ್ಮಾಕಂ ಗ್ಲಾನಿಂ ಕುರ್ವಂತಃ ಕಿಯನ್ದೋ ಲೋಕಾ ವದಂತಿ | 9 ಅನ್ಯಲೋಕೇಭ್ಯೋ ವಯಂ ಕಿಂ ಶ್ರೇಷ್ಠಾಃ? ಕದಾಚನ ನಹಿ ಯತೋ ಯಿಹೂದಿನೋ ಽನ್ಯದೇಶಿನಶ್ಚ ಸರ್ವಏವ ಪಾಪಸ್ಯಾಯಿತ್ಯಾ ಇತ್ಯಸ್ಯ ಪ್ರಮಾಣಂ ವಯಂ ಪೂರ್ವಮ್ ಅದದಾಮ | 10 ಲಿಪಿ ಯಥಾಸೇ, ನೈಕೋಪಿ ಧಾರ್ಮಿಕೋ ಜನಃ | 11 ತಥಾ ಜ್ಞಾನೀಶ್ವರಜ್ಞಾನೀ ಮಾನವಃ ಕೋಪಿ ನಾಸ್ತಿ ಹಿ | 12 ವಿಮಾರ್ಗಗಾಮಿನಃ ಸರ್ವೇ ಸರ್ವೇ ದುಷ್ಟಕರ್ಮಕಾರಿಣಃ | ಏಕೋ ಜನೋಪಿ ನೋ ತೇಷಾಂ ಸಾಧುಕರ್ಮ ಕರೋತಿ ಚ | 13 ತಥಾ ತೇಷಾನ್ಯ ವೈ ಕಣ್ಯಾ ಅನಾವೃತಶ್ಚಾನವತ್ | ಸ್ತುತಿವಾದಂ ಪ್ರಕುರ್ವಂತಿ ಜಿಜ್ಞಾಶಿಸ್ತೇ ತು ಕೇವಲಂ | ತೇಷಾಮೋಷ್ಯಸ್ಯ ನಿಮ್ಮೇ ತು ವಿಷಂ ತಿಷ್ಠತಿ ಸರ್ಪವತ್ | 14 ಮುಖಂ ತೇಷಾಂ ಹಿ ಶಾಪೇನ ಕಪಟೇನ ಚ ಪೂರ್ಯತೇ | 15 ರಕ್ತಪಾತಾಯ ತೇಷಾಂ ತು ಪದಾನಿ ಕ್ಷಿಪ್ರಗಾನಿ ಚ | 16 ಪಥಿ ತೇಷಾಂ ಮನುಷ್ಯಾಣಾಂ ನಾಶಃ ಕ್ಷೇಶಶ್ಚ ಕೇವಲಃ | 17 ತೇ ಜನಾ ನಹಿ ಜಾನಂತಿ ಪನ್ಥಾನಂ ಸುಖದಾಯಿನಂ | 18 ಪರಮೇಶಾದ್ ಭಯಂ ಯತ್ತತ್ ತಚ್ಚಕ್ಷುಷೋರಗೋಚರಂ | 19 ವ್ಯವಸ್ಥಾಯಾಂ ಯದೃಲಿಖತಿ ತದ್ ವ್ಯವಸ್ಥಾದೀನಾನ್ ಲೋಕಾನ್ ಉದ್ದಿಶ್ಯ ಲಿಖಿತೀತಿ ವಯಂ ಜಾನೀಮಃ | ತತೋ ಮನುಷ್ಯಮಾತ್ರೋ ನಿರುತ್ತರಃ ಸನ್ ಈಶ್ವರಸ್ಯ ಸಾಕ್ಷಾದ್ ಅಪರಾಧೀ

ಭವತಿ | 20 ಅತವವ ವ್ಯವಸ್ಥಾನುರೂಪೈಃ ಕರ್ಮಭಿಃ ಕಶ್ಚಿದಪಿ ಪ್ರಾಣೀಶ್ವರಸ್ಯ ಸಾಕ್ಷಾತ್ ಸಪುಣ್ಯೇಕೃತೋ ಭವಿತುಂ ನ ಶಕ್ಯತಿ ಯತೋ ವ್ಯವಸ್ಥಯಾ ಪಾಪಜ್ಞಾನಮಾತ್ರಂ ಜಾಯತೇ | 21 ಕಿನ್ನು ವ್ಯವಸ್ಥಾಯಾಃ ಪ್ರಥಮ್ ಈಶ್ವರೇಣ ದೇಯಂ ಯತ್ ಪುಣ್ಯಂ ತದ್ ವ್ಯವಸ್ಥಯಾ ಭವಿಷ್ಯದ್ವಾದಿಗಣಸ್ಯ ಚ ವಚನೈಃ ಪ್ರಮಾಣೀಕೃತಂ ಸದ್ ಇದಾನೀಂ ಪ್ರಕಾಶತೇ | 22 ಯೇಶುಖ್ರೀಷ್ಣೇ ವಿಶ್ವಾಸಕರಣಾದ್ ಈಶ್ವರೇಣ ದತ್ತಂ ತತ್ ಪುಣ್ಯಂ ಸಕಲೇಷು ಪ್ರಕಾಶಿತಂ ಸತ್ ಸರ್ವಾನ್ ವಿಶ್ವಾಸಿನಃ ಪ್ರತಿ ವರ್ತತೇ | 23 ತೇಷಾಂ ಕೋಪಿ ಪ್ರಭೇದೋ ನಾಸ್ತಿ, ಯತಃ ಸರ್ವಭವ ಪಾಪಿನ ಈಶ್ವರೀಯತೇಜೋಹೀನಾಶ್ಚ ಜಾತಾಃ | 24 ತ ಈಶ್ವರಸ್ಥಾನುಗ್ರಹಾದ್ ಮೂಲ್ಯಂ ವಿನಾ ಖ್ರೀಷ್ಣಕೃತೇನ ಪರಿತ್ರಾಹೇನ ಸಪುಣ್ಯೇಕೃತಾ ಭವನ್ತಿ | 25 ಯಸ್ಮಾತ್ ಸ್ವತೋಣಿತೇನ ವಿಶ್ವಾಸಾತ್ ಪಾಪನಾಶಕೋ ಬಲೀ ಭವಿತುಂ ಸ ಏವ ಪೂರ್ವಮ್ ಈಶ್ವರೇಣ ನಿಶ್ಚಿತಃ, ಇತ್ಯಮ್ ಈಶ್ವರೀಯಸಹಿಷ್ಣುತ್ವಾತ್ ಪುರಾಕೃತಪಾಪಾನಾಂ ಮಾರ್ಜನಕರಣೇ ಸ್ವೀಯಯಾಧಾರ್ಥ್ಯಂ ತೇನ ಪ್ರಕಾಶತೇ, 26 ವರ್ತಮಾನಕಾಲೀಯಮಪಿ ಸ್ವಯಾಧಾರ್ಥ್ಯಂ ತೇನ ಪ್ರಕಾಶತೇ, ಅಪರಂ ಯೇಶೌ ವಿಶ್ವಾಸಿನಂ ಸಪುಣ್ಯೇಕುರ್ವನ್ನಪಿ ಸ ಯಾಧಾರ್ಥಿಕಸಿಷ್ಠತಿ | 27 ತರ್ಹಿ ಕುತಾತ್ಮಶ್ಲಾಘಾ? ಸಾ ದೂರಿಕೃತಾ, ಕಯಾ ವ್ಯವಸ್ಥಯಾ? ಕಿಂ ಕ್ರಿಯಾರೂಪವ್ಯವಸ್ಥಯಾ? ಇತ್ಯಂ ನಹಿ ಕಿನ್ನು ತತ್ ಕೇವಲವಿಶ್ವಾಸರೂಪಯಾ ವ್ಯವಸ್ಥಯೈವ ಭವತಿ | 28 ಅತವವ ವ್ಯವಸ್ಥಾನುರೂಪಾಃ ಕ್ರಿಯಾ ವಿನಾ ಕೇವಲೇನ ವಿಶ್ವಾಸೇನ ಮಾನವಃ ಸಪುಣ್ಯೇಕೃತೋ ಭವಿತುಂ ಶಕ್ನೋತಿತ್ಯಸ್ಯ ರಾದ್ವಾನ್ತಂ ದರ್ಶಯಾಮಃ | 29 ಸ ಕಿಂ ಕೇವಲಯಿಹೂದಿನಾಮ್ ಈಶ್ವರೋ ಭವತಿ? ಭಿನ್ನದೇಶಿನಾಮ್ ಈಶ್ವರೋ ನ ಭವತಿ? ಭಿನ್ನದೇಶಿನಾಮಪಿ ಭವತಿ; 30 ಯಸ್ಮಾದ್ ಏಕ ಈಶ್ವರೋ ವಿಶ್ವಾಸಾತ್ ತ್ವಕ್ಷೇದಿನೋ ವಿಶ್ವಾಸೇನಾತ್ವಕ್ಷೇದಿನಶ್ಚ ಸಪುಣ್ಯೇಕರಿಷ್ಯತಿ | 31 ತರ್ಹಿ ವಿಶ್ವಾಸೇನ ವಯಂ ಕಿಂ ವ್ಯವಸ್ಥಾಂ ಲುಪ್ತಾಮ್? ಇತ್ಯಂ ನ ಭವತು ವಯಂ ವ್ಯವಸ್ಥಾಂ ಸಂಸ್ಥಾಪಯಾಮ ಏವ |

4 ಅಸ್ಮಾಕಂ ಪೂರ್ವಪುರುಷ ಇಬ್ರಾಹೀಮ್ ಕಾಯಿಕಕ್ರಿಯಯಾ ಕಿಂ ಲಬ್ಧವಾನ್ ಏತದಧಿ ಕಿಂ ವದಿಷ್ಯಾಮಃ? 2 ಸ ಯದಿ ನಿಜಕ್ರಿಯಾಭ್ಯಃ ಸಪುಣ್ಯೋ ಭವೇತ್ ತರ್ಹಿ ತಸ್ಯಾತ್ಮಶ್ಲಾಘಾಂ ಕರ್ತುಂ ಪನ್ಯಾ ಭವೇದಿತಿ ಸತ್ಯಂ, ಕಿನ್ವೀಶ್ವರಸ್ಯ ಸಮೀಪೇ ನಹಿ | 3 ಶಾಸ್ತ್ರೇ ಕಿಂ ಲಿಖತಿ? ಇಬ್ರಾಹೀಮ್ ಈಶ್ವರೇ ವಿಶ್ವಸನಾತ್ ಸ ವಿಶ್ವಾಸಸ್ತಸ್ಮೈ ಪುಣ್ಯಾರ್ಥಂ ಗಣಿತೋ ಬಭೂವ | 4 ಕರ್ಮಕಾರಿಣೋ ಯದ್ ವೇತನಂ ತದ್ ಅನುಗ್ರಹಸ್ಯ ಫಲಂ ನಹಿ ಕಿನ್ನು ತೇನೋಪಾರ್ಜಿತಂ ಮನ್ವವ್ಯಮ್ | 5 ಕಿನ್ನು ಯಃ ಪಾಪಿನಂ ಸಪುಣ್ಯೇಕರೋತಿ ತಸ್ಮಿನ್ ವಿಶ್ವಾಸಿನಃ ಕರ್ಮಹೀನಸ್ಯ ಜನಸ್ಯ ಯೋ ವಿಶ್ವಾಸಃ ಸ ಪುಣ್ಯಾರ್ಥಂ ಗಣ್ಯೋ ಭವತಿ | 6 ಅಪರಂ ಯಂ ಕ್ರಿಯಾಹೀನಮ್ ಈಶ್ವರಃ ಸಪುಣ್ಯೇಕರೋತಿ ತಸ್ಯ ಧನ್ಯವಾದಂ ದಾಯೂದ್ ವರ್ಣಯಾಮಾಸ, ಯಥಾ, 7 ಸ ಧನ್ಯೋಽಘಾನಿ ಮೃಷ್ಟಾನಿ ಯಸ್ಯಾಗಾಂಸ್ಯಾವೃತಾನಿ ಚ | 8 ಸ ಚ ಧನ್ಯಃ ಪರೇಶೇನ ಪಾಪಂ ಯಸ್ಯ ನ ಗಣ್ಯತೇ | 9 ಏವ ಧನ್ಯವಾದಸ್ಯ ತ್ವಕ್ಷೇದಿನಮ್ ಅತ್ವಕ್ಷೇದಿನಂ ವಾ ಕಂ ಪ್ರತಿ ಭವತಿ? ಇಬ್ರಾಹೀಮೋ ವಿಶ್ವಾಸಃ ಪುಣ್ಯಾರ್ಥಂ ಗಣಿತ ಇತಿ ವಯಂ ವದಾಮಃ | 10 ಸ ವಿಶ್ವಾಸಸ್ತಸ್ಯ ತ್ವಕ್ಷೇದಿತ್ವಾವಸ್ಥಾಯಾಂ ಕಿಮ್ ಅತ್ವಕ್ಷೇದಿತ್ವಾವಸ್ಥಾಯಾಂ ಕಸಿನ್ ಸಮಯೇ ಪುಣ್ಯಮಿವ ಗಣಿತಃ? ತ್ವಕ್ಷೇದಿತ್ವಾವಸ್ಥಾಯಾಂ ನಹಿ ಕಿನ್ವತ್ವಕ್ಷೇದಿತ್ವಾವಸ್ಥಾಯಾಂ | 11 ಅಪರಶ್ಚ ಸ ಯತ್ ಸರ್ವೇಷಾಮ್ ಅತ್ವಕ್ಷೇದಿನಾಂ ವಿಶ್ವಾಸಿನಾಮ್ ಆದಿಪುರುಷೋ

ಭವೇತ್, ತೇ ಚ ಪುಣ್ಯವತ್ತ್ವೇನ ಗಣ್ಯೇರನಃ; 12 ಯೇ ಚ ಲೋಕಾಃ ಕೇವಲಂ ಛಿನ್ನತ್ವಜೋ ನ ಸನ್ಮೋ ಽಸ್ಮತ್ಪೂರ್ವಪುರುಷ ಇಬ್ರಾಹೀಮ್ ಅಛಿನ್ನತ್ವಕ್ ಸನ್ ಯೇನ ವಿಶ್ವಾಸಮಾರ್ಗೇಣ ಗತವಾನ್ ತೇನೈವ ತಸ್ಯ ಪಾದಚಿಹ್ನೇನ ಗಚ್ಚನ್ತಿ ತೇಷಾಂ ತ್ವಕ್ಷೇದಿನಾಮಪ್ಯಾದಿಪುರುಷೋ ಭವೇತ್ ತದರ್ಥಮ್ ಅತ್ವಕ್ಷೇದಿನೋ ಮಾನವಸ್ಯ ವಿಶ್ವಾಸಾತ್ ಪುಣ್ಯಮ್ ಉತ್ಪತ್ತಿ ಇತಿ ಪ್ರಮಾಣಸ್ವರೂಪಂ ತ್ವಕ್ಷೇದಚಿಹ್ನಂ ಸ ಪ್ರಾಪ್ನೋತ್ | 13 ಇಬ್ರಾಹೀಮ್ ಜಗತೋಽಧಿಕಾರೀ ಭವಿಷ್ಯತಿ ಯೈಷಾ ಪ್ರತಿಜ್ಞಾ ತಂ ತಸ್ಯ ವಂಶಞ್ಚ ಪ್ರತಿ ಪೂರ್ವಮ್ ಅಕ್ರಿಯತ ಸಾ ವ್ಯವಸ್ಥಾಮೂಲಿಕಾ ನಹಿ ಕಿನ್ನು ವಿಶ್ವಾಸಜನ್ಯಪುಣ್ಯಮೂಲಿಕಾ | 14 ಯತೋ ವ್ಯವಸ್ಥಾವಲಮ್ಬಿನೋ ಯದ್ಯಧಿಕಾರಿಣೋ ಭವನ್ತಿ ತರ್ಹಿ ವಿಶ್ವಾಸೋ ವಿಫಲೋ ಜಾಯತೇ ಸಾ ಪ್ರತಿಜ್ಞಾಪಿ ಲುಪ್ತೇವ | 15 ಅಧಿಕನ್ಯ ವ್ಯವಸ್ಥಾ ಕೋಪಂ ಜನಯತಿ ಯತೋ ಽವಿದ್ಯಮಾನಾಯಾಂ ವ್ಯವಸ್ಥಾಯಾಮ್ ಅಜ್ಞಾಲಜ್ಞನಂ ನ ಸಮ್ಯವತಿ | 16 ಅತವವ ಸಾ ಪ್ರತಿಜ್ಞಾ ಯದ್ ಅನುಗ್ರಹಸ್ಯ ಫಲಂ ಭವೇತ್ ತದರ್ಥಂ ವಿಶ್ವಾಸಮೂಲಿಕಾ ಯತಸ್ತಥಾತ್ಮೇ ತದ್ವಂಶಸಮುದಾಯಂ ಪ್ರತಿ ಅರ್ಥತೋ ಯೇ ವ್ಯವಸ್ಥಯಾ ತದ್ವಂಶಸಮ್ಯವಾಃ ಕೇವಲಂ ತಾನ್ ಪ್ರತಿ ನಹಿ ಕಿನ್ನು ಯ ಇಬ್ರಾಹೀಮೀಯವಿಶ್ವಾಸೇನ ತತ್ವಮ್ಯವಾಸ್ತಾನಪಿ ಪ್ರತಿ ಸಾ ಪ್ರತಿಜ್ಞಾ ಸ್ಯಾಸ್ತುಭವತಿ | 17 ಯೋ ನಿರ್ಜೀವಾನ್ ಸಜೀವಾನ್ ಅವಿದ್ಯಮಾನಾನಿ ವಸ್ತುನಿ ಚ ವಿದ್ಯಮಾನಾನಿ ಕರೋತಿ ಇಬ್ರಾಹೀಮೋ ವಿಶ್ವಾಸಭೂಮೇಽಸ್ತಸ್ಯೇಶ್ವರಸ್ಯ ಸಾಕ್ಷಾತ್ ಸೋಽಸ್ಮಾಕಂ ಸರ್ವೇಷಾಮ್ ಆದಿಪುರುಷ ಆಸ್ಮೇ, ಯಥಾ ಲಿಖಿತಂ ವಿದ್ಯತೇ, ಅಹಂ ತ್ವಾಂ ಬಹುಜಾತೀನಾಮ್ ಆದಿಪುರುಷಂ ಕೃತ್ವಾ ನಿಯುಕ್ತವಾನ್ | 18 ತ್ವೇದೀಯಸ್ಮಾದ್ಯತೋ ವಂಶೋ ಜನಿಷ್ಯತೇ ಯದಿದಂ ವಾಕ್ಯಂ ಪ್ರತಿಶ್ರುತಂ ತದನುಸಾರಾದ್ ಇಬ್ರಾಹೀಮ್ ಬಹುದೇಶೀಯಲೋಕಾನಾಮ್ ಆದಿಪುರುಷೋ ಯದ್ ಭವತಿ ತದರ್ಥಂ ಸೋಽನಪೇಕ್ಷಿತವ್ಯವ್ಯಪೇಕ್ಷಮಾಣೋ ವಿಶ್ವಾಸಂ ಕೃತವಾನ್ | 19 ಅಪರಶ್ಚ ಕ್ಷೀಣವಿಶ್ವಾಸೋ ನ ಭೂತ್ವಾ ಶತವತ್ಸರವಯಸ್ಕತ್ವಾತ್ ಸ್ವಶರೀರಸ್ಯ ಜರಾಂ ಸಾರಾನಾಮ್ಯಃ ಸ್ವಭಾರ್ಯಾಯಾ ರಜೋನಿವೃತ್ತಿಶ್ಚ ತೃಣಾಯ ನ ಮೇನೇ | 20 ಅಪರಮ್ ಅವಿಶ್ವಾಸಾದ್ ಈಶ್ವರಸ್ಯ ಪ್ರತಿಜ್ಞಾವಚನೇ ಕಮಪಿ ಸಂಶಯಂ ನ ಚಕಾರ; 21 ಕಿನ್ವೀಶ್ವರೇಣ ಯತ್ ಪ್ರತಿಶ್ರುತಂ ತತ್ ಸಾಧಯಿತುಂ ಶಕ್ಯತ ಇತಿ ನಿಶ್ಚಿತಂ ವಿಜ್ಞಾಯ ದೃಢವಿಶ್ವಾಸಃ ಸನ್ ಈಶ್ವರಸ್ಯ ಮಹಿಮಾನಂ ಪ್ರಕಾಶಯಾಶ್ಚಕಾರ | 22 ಇತಿ ಹೇತೋಽಸ್ಯ ಸ ವಿಶ್ವಾಸಸ್ತದೀಯಪುಣ್ಯಮಿವ ಗಣಯಾಶ್ಚಕ್ರೇ | 23 ಪುಣ್ಯಮಿವಾಗಣ್ಯತ ತತ್ ಕೇವಲಸ್ಯ ತಸ್ಯ ನಿಮಿತ್ತಂ ಲಿಖಿತಂ ನಹಿ, ಅಸ್ಮಾಕಂ ನಿಮಿತ್ತಮಪಿ, 24 ಯತೋಽಸ್ಮಾಕಂ ಪಾಪನಾಶಾರ್ಥಂ ಸಮರ್ಪಿತೋಽಸ್ಮಾಕಂ ಪುಣ್ಯಪ್ರಾರ್ಥಾರ್ಥಇಚ್ಛೇತ್ಪಾಪಿತೋಽಭವತ್ ಯೋಽಸ್ಮಾಕಂ ಪ್ರಭು ಯೀಶುಸ್ತಸ್ಮೋತ್ಪಾಪಯಂತೀಶ್ವರೇ 25 ಯದಿ ವಯಂ ವಿಶ್ವಸಾಮಸ್ತರ್ಹ್ಯಸ್ಮಾಕಮಪಿ ಸಏವ ವಿಶ್ವಾಸಃ ಪುಣ್ಯಮಿವ ಗಣಯಿಷ್ಯತೇ |

5 ವಿಶ್ವಾಸೇನ ಸಪುಣ್ಯೇಕೃತಾ ವಯಮ್ ಈಶ್ವರೇಣ ಸಾರ್ಧಂ ಪ್ರಭುಣಾಸ್ಮಾಕಂ ಯೇಶುಖ್ರೀಷ್ಣೇನ ಮೇಲನಂ ಪ್ರಾಪ್ತಾಃ | 2 ಅಪರಂ ವಯಂ ಯಸ್ಮಿನ್ ಅನುಗ್ರಹಾಶ್ರಯೇ ತಿಷ್ಠಾಮಸ್ತನ್ಮದ್ಯಂ ವಿಶ್ವಾಸಮಾರ್ಗೇಣ ತೇನೈವಾನೀತಾ ವಯಮ್ ಈಶ್ವರೀಯವಿಭವಪ್ರಾಪ್ತಿಪ್ರತ್ಯಾಶಯಾ ಸಮಾನನ್ಯಾಮಃ | 3 ತತ್ ಕೇವಲಂ

ನಹಿ ಕಿನ್ನು ಕ್ಲೇಶಭೋಗೇಽಪ್ಯಾನಂದಾಮೋ ಯತಃ ಕ್ಲೇಶಾದ್
 ದೈರ್ಯ್ಯಂ ಜಾಯತ ಇತಿ ವಯಂ ಜಾನೀಮಃ, 4 ದೈರ್ಯ್ಯಾಚ್ಚ
 ಪರೀಕ್ಷಿತತ್ವಂ ಜಾಯತೇ, ಪರೀಕ್ಷಿತತ್ವಾತ್ ಪ್ರತ್ಯಾಶಾ ಜಾಯತೇ, 5
 ಪ್ರತ್ಯಾಶಾತೋ ವ್ರೀಡಿತತ್ವಂ ನ ಜಾಯತೇ, ಯಸ್ಮಾದ್ ಅಸ್ತಭ್ಯಂ ದತ್ತೇನ
 ಪವಿತ್ರೇಣಾತ್ಮನಾಸ್ಮಾಕಮ್ ಅನ್ವೇಕರಣಾನೀಶ್ವರಸ್ಯ ಪ್ರೇಮವಾರಿಣಾ ಸಿಕ್ತಾನಿ |
 6 ಅಸ್ಮಾಸು ನಿರುಪಾಯೇಷು ಸತ್ಸು ಖ್ರೀಷ್ಣ ಉಪಯುಕ್ತೇ ಸಮಯೇ
 ಪಾಪಿನಾಂ ನಿಮಿತ್ತಂ ಸ್ತ್ರೀಯಾನ್ ಪುಷಾನ್ ಅತ್ಯಜತ್ | 7 ಹಿತಕಾರಿಣೋ
 ಜನಸ್ಯ ಕೃತೇ ಕೋಪಿ ಪ್ರಣಾನ್ ತ್ಯಕ್ತುಂ ಸಾಹಸಂ ಕರ್ತುಂ ಶಕ್ನೋತಿ, ಕಿನ್ನು
 ಧಾರ್ಮ್ಯಕಸ್ಯ ಕೃತೇ ಪ್ರಾಯೇಣ ಕೋಪಿ ಪ್ರಾಣಾನ್ ನ ತ್ಯಜತಿ | 8
 ಕಿನ್ನಸ್ಯಾಸು ಪಾಪಿಷು ಸತ್ತ್ವಪಿ ನಿಮಿತ್ತಮಸ್ಮಾಕಂ ಖ್ರೀಷ್ಣಃ ಸ್ವಪ್ರಾಣಾನ್
 ತ್ಯಕ್ತವಾನ್, ತತ ಈಶ್ವರೋಸ್ಮಾನ್ ಪ್ರತಿ ನಿಜಂ ಪರಮಪ್ರೇಮಾಣಂ
 ದರ್ಶಿತವಾನ್ | 9 ಅತಃ ತಸ್ಯ ರಕ್ತಪಾತೇನ ಸಪುಣ್ಯೈಕೃತಾ ವಯಂ
 ನಿತಾನ್ತಂ ತೇನ ಕೋಪಾದ್ ಉದ್ಧಾರಿಷ್ಯಾಮಹೇ | 10 ಫಲತೋ ವಯಂ
 ಯದಾ ರಿಪವ ಅಸ್ಮ ತದೇಶ್ವರಸ್ಯ ಪುತ್ರಸ್ಯ ಮರಣೇನ ತೇನ ಸಾರ್ಧ್ಯಂ
 ಯದ್ಯಸ್ಮಾಕಂ ಮೇಲನಂ ಜಾತಂ ತರ್ಹಿ ಮೇಲನಪ್ರಾಪ್ತಾಃ ಸನ್ನೋಽವಶ್ಯಂ
 ತಸ್ಯ ಜೀವನೇನ ರಕ್ಷಾಂ ಲಪ್ಸಾಮಹೇ | 11 ತತ್ ಕೇವಲಂ ನಹಿ ಕಿನ್ನು
 ಯೇನ ಮೇಲನಮ್ ಅಲಭಾಮಹಿ ತೇನಾಸ್ಮಾಕಂ ಪ್ರಭುಣಾ
 ಯೇಶುಖ್ರೀಷ್ಣೇನ ಸಾಮೃತಮ್ ಈಶ್ವರೇ ಸಮಾನನ್ಯಾಮಶ್ಚ | 12 ತಥಾ ಸತಿ,
 ಏಕೇನ ಮಾನುಷೇಣ ಪಾಪಂ ಪಾಪೇನ ಚ ಮರಣಂ ಜಗತೀಂ ಪ್ರಾವಿಶತ್
 ಅಪರಂ ಸರ್ವೇಷಾಂ ಪಾಪಿತ್ವಾತ್ ಸರ್ವೇ ಮಾನುಷಾ ಮೃತೇ ನಿಘ್ನಾ
 ಅಭವತ್ | 13 ಯತೋ ವ್ಯವಸ್ಥಾದಾನಸಮಯಂ ಯಾವತ್ ಜಗತಿ
 ಪಾಪಮ್ ಅಸೀತ್ ಕಿನ್ನು ಯತ್ರ ವ್ಯವಸ್ಥಾ ನ ವಿದ್ಯತೇ ತತ್ರ ಪಾಪಸ್ಯಾಪಿ
 ಗಣನಾ ನ ವಿದ್ಯತೇ | 14 ತಥಾವ್ಯಾದಮಾ ಯಾದ್ಯಶಂ ಪಾಪಂ ಕೃತಂ
 ತಾದ್ಯಶಂ ಪಾಪಂ ಯೈರ್ ನಾಕಾರಿ ಆದಮಮ್ ಆರಭ್ಯ ಮೂಸಾಂ
 ಯಾವತ್ ತೇಷಾಮಪ್ಯುಪರಿ ಮೃತ್ಯು ರಾಜತ್ವಮ್ ಅಕರೋತ್ ಸ ಆದಮ್
 ಭಾವ್ಯಾದಮೋ ನಿರರ್ಶನಮೇವಾಸೇ | 15 ಕಿನ್ನು ಪಾಪಕರ್ಮ್ಯಣೋ
 ಯಾದ್ಯಶೋ ಭಾವಸ್ಯಾದ್ಯಗ್ ದಾನಕರ್ಮ್ಯಣೋ ಭಾವೋ ನ ಭವತಿ ಯತ
 ಏಕಸ್ಯ ಜನಸ್ಯಾಪರಾರ್ಥೇನ ಯದಿ ಬಹೂನಾಂ ಮರಣಮ್ ಅಘಟಿತ
 ತಥಾಪೀಶ್ವರಾನುಗ್ರಹಸ್ಯದನುಗ್ರಹಮೂಲಕಂ ದಾನಞ್ಚೈಕೇನ
 ಜನೇನಾರ್ಥಾದ್ ಯೇಶುನಾ ಖ್ರೀಷ್ಣೇನ ಬಹುಷು ಬಾಹುಲ್ಯತಿಬಾಹುಲ್ಯೇನ
 ಫಲತಿ | 16 ಅಪರಮ್ ಏಕಸ್ಯ ಜನಸ್ಯ ಪಾಪಕರ್ಮ್ಯ ಯಾದ್ಯಕ್ ಫಲಯುಕ್ತಂ
 ದಾನಕರ್ಮ್ಯ ತಾದ್ಯಕ್ ನ ಭವತಿ ಯತೋ ವಿಚಾರಕರ್ಮ್ಯಂ ಪಾಪಮ್
 ಆರಭ್ಯ ದಣ್ಣಜನಕಂ ಬಭೂವ, ಕಿನ್ನು ದಾನಕರ್ಮ್ಯ ಬಹುಪಾಪಾನ್ಯಾರಭ್ಯ
 ಪುಣ್ಯಜನಕಂ ಬಭೂವ | 17 ಯತ ಏಕಸ್ಯ ಜನಸ್ಯ ಪಾಪಕರ್ಮ್ಯತಸ್ಯೈಕೈನ
 ಯದಿ ಮರಣಸ್ಯ ರಾಜತ್ವಂ ಜಾತಂ ತರ್ಹಿ ಯೇ ಜನಾ ಅನುಗ್ರಹಸ್ಯ
 ಬಾಹುಲ್ಯಂ ಪುಣ್ಯದಾನಞ್ಚ ಪ್ರಾಪ್ತವನ್ನಿ ತ ಏಕೇನ ಜನೇನ, ಅರ್ಥಾತ್
 ಯೇಶುಖ್ರೀಷ್ಣೇನ, ಜೀವನೇ ರಾಜತ್ವಮ್ ಅವಶ್ಯಂ ಕರಿಷ್ಯನ್ನಿ | 18
 ಏಕೋಽಪರಾರ್ಥೋ ಯದ್ವತ್ ಸರ್ವಮಾನವಾನಾಂ ದಣ್ಣಗಾಮೀ
 ಮಾರ್ಗೋಽಭವತ್ ತದ್ವದ್ ಏಕಂ ಪುಣ್ಯದಾನಂ ಸರ್ವಮಾನವಾನಾಂ
 ಜೀವನಯುಕ್ತಪುಣ್ಯಗಾಮೀ ಮಾರ್ಗ ಏವ | 19 ಅಪರಮ್ ಏಕಸ್ಯ
 ಜನಸ್ಯಾಜ್ಞಾಬಲಜ್ಞಾನಾದ್ ಯಥಾ ಬಹವೋಽಪರಾರ್ಥಿನೋ ಜಾತಾಸ್ತದ್ವದ್
 ಏಕಸ್ಯಾಜ್ಞಾಚರಣಾದ್ ಬಹವಃ ಸಪುಣ್ಯೈಕೃತಾ ಭವನ್ನಿ | 20 ಅಧಿಕನ್ನು
 ವ್ಯವಸ್ಥಾಗಮನಾದ್ ಅಪರಾಧಸ್ಯ ಬಾಹುಲ್ಯಂ ಜಾತಂ ಕಿನ್ನು ಯತ್ರ ಪಾಪಸ್ಯ

ಬಾಹುಲ್ಯಂ ತತ್ರೈವ ತಸ್ಮಾದ್ ಅನುಗ್ರಹಸ್ಯ ಬಾಹುಲ್ಯಮ್ ಅಭವತ್ | 21
 ತೇನ ಮೃತ್ಯುನಾ ಯದ್ವತ್ ಪಾಪಸ್ಯ ರಾಜತ್ವಮ್ ಅಭವತ್ ತದ್ವದ್ ಅಸ್ಮಾಕಂ
 ಪ್ರಭುಯೀಶುಖ್ರೀಷ್ಣದ್ವಾರಾನನ್ನಜೀವನದಾಯಿಪುಣ್ಯೇನಾನುಗ್ರಹಸ್ಯ
 ರಾಜತ್ವಂ ಭವತಿ | (aiñios g166)

6 ಪ್ರಭೂತರೂಪೇಣ ಯದ್ ಅನುಗ್ರಹಃ ಪ್ರಕಾಶತೇ ತದರ್ಥಂ ಪಾಪೇ
 ತಿಷ್ಠಾಮ ಇತಿ ವಾಕ್ಯಂ ಕಿಂ ವಯಂ ವದಿಷ್ಯಾಮಃ? ತನ್ನ ಭವತು | 2
 ಪಾಪಂ ಪ್ರತಿ ಮೃತಾ ವಯಂ ಪುನಸ್ಸಸ್ಮಿನ್ ಕಥಮ್ ಜೀವಿಷ್ಯಾಮಃ? 3
 ವಯಂ ಯಾವನ್ನೋ ಲೋಕಾ ಯೇಶುಖ್ರೀಷ್ಣೇ ಮಜ್ಜಿತಾ ಅಭವಾಮ
 ತಾವನ್ನ ಏವ ತಸ್ಯ ಮರಣೇ ಮಜ್ಜಿತಾ ಇತಿ ಕಿಂ ಯೂಯಂ ನ ಜಾನೀಥ? 4
 ತತೋ ಯಥಾ ಪಿತುಃ ಪರಾಕ್ರಮೇಣ ಶ್ವಶಾನಾತ್ ಖ್ರೀಷ್ಣ ಉತ್ಪಾಪಿತಸ್ಯಧಾ
 ವಯಮಪಿ ಯತ್ ನೂತನಜೀವಿನ ಇವಾಚರಾಮಸ್ತದರ್ಥಂ ಮಜ್ಜನೇನ
 ತೇನ ಸಾರ್ಧ್ಯಂ ಮೃತ್ಯುರೂಪೇ ಶ್ವಶಾನೇ ಸಂಸ್ಥಾಪಿತಾಃ | 5 ಅಪರಂ
 ವಯಂ ಯದಿ ತೇನ ಸಂಯುಕ್ತಾಃ ಸನ್ನಃ ಸ ಇವ ಮರಣಭಾಗಿನೋ
 ಜಾತಾಸ್ತರ್ಹಿ ಸ ಇವೋತ್ಥಾನಭಾಗಿನೋಽಪಿ ಭವಿಷ್ಯಾಮಃ | 6 ವಯಂ
 ಯತ್ ಪಾಪಸ್ಯ ದಾಸಾಃ ಪುನ ನಫ ಭವಾಮಸ್ತದರ್ಥಮ್ ಅಸ್ಮಾಕಂ
 ಪಾಪರೂಪಶರೀರಸ್ಯ ವಿನಾಶಾರ್ಥಮ್ ಅಸ್ಮಾಕಂ ಪುರಾತನಪುರುಷಸ್ಯೇನ
 ಸಾಕಂ ಕ್ರುಶೇಽಹನ್ಯತೇತಿ ವಯಂ ಜಾನೀಮಃ | 7 ಯೋ ಹತಃ ಸ
 ಪಾಪಾತ್ ಮುಕ್ತ ಏವ | 8 ಅತಃವ ಯದಿ ವಯಂ ಖ್ರೀಷ್ಣೇನ ಸಾರ್ಧ್ಯಮ್
 ಅಹನ್ಯಾಮಹಿ ತರ್ಹಿ ಪುನರಪಿ ತೇನ ಸಹಿತಾ ಜೀವಿಷ್ಯಾಮ ಇತ್ಯತ್ರಾಸ್ಮಾಕಂ
 ವಿಶ್ವಾಸೋ ವಿದ್ಯತೇ | 9 ಯತಃ ಶ್ವಶಾನಾದ್ ಉತ್ಪಾಪಿತಃ ಖ್ರೀಷ್ಣೋ ಪುನ ನಫ
 ಪ್ರಿಯತ ಇತಿ ವಯಂ ಜಾನೀಮಃ | ತಸ್ಮಿನ್ ಕೋಪ್ಯಧಿಕಾರೋ ಮೃತ್ಯೋ
 ನಾಽಸಿ | 10 ಅಪರಞ್ಚ ಸ ಯದ್ ಅಪ್ರಿಯತ ತೇನೈಕದಾ ಪಾಪಮ್
 ಉದ್ದಿಶ್ಯಾಮ್ಪ್ರಿಯತ, ಯಚ್ಚ ಜೀವತಿ ತೇನೇಶ್ವರಮ್ ಉದ್ದಿಶ್ಯ ಜೀವತಿ; 11
 ತದ್ವದ್ ಯೂಯಮಪಿ ಸ್ವಾನ್ ಪಾಪಮ್ ಉದ್ದಿಶ್ಯ ಮೃತಾನ್ ಅಸ್ಮಾಕಂ
 ಪ್ರಭುಣಾ ಯೇಶುಖ್ರೀಷ್ಣೇನೇಶ್ವರಮ್ ಉದ್ದಿಶ್ಯ ಜೀವನ್ನೋ ಜಾನೀತ | 12
 ಅಪರಞ್ಚ ಕುತಿತಾಭಿಲಾಷಾನ್ ಪೂರಯಿತುಂ ಯುಷ್ಯಾಕಂ ಮರ್ತ್ಯದೇಹೇಷು
 ಪಾಪಮ್ ಅಧಿಪತ್ಯಂ ನ ಕರೋತು | 13 ಅಪರಂ ಸ್ವಂ ಸ್ವಮ್ ಅಜ್ಞಮ್
 ಅಧರ್ಮ್ಯಸ್ಯಾಸ್ತಂ ಕೃತ್ವಾ ಪಾಪಸೇವಾಯಾಂ ನ ಸಮರ್ಪಯತ, ಕಿನ್ನು
 ಶ್ವಶಾನಾದ್ ಉತ್ಥಿತಾನಿವ ಸ್ವಾನ್ ಈಶ್ವರೇ ಸಮರ್ಪಯತ ಸ್ಯಾನ್ಯಜ್ಞಾನಿ ಚ
 ಧರ್ಮ್ಯಸ್ಯಸ್ವರೂಪಾಣೀಶ್ವರಮ್ ಉದ್ದಿಶ್ಯ ಸಮರ್ಪಯತ | 14 ಯುಷ್ಯಾಕಮ್
 ಉಪರಿ ಪಾಪಸ್ಯಾಧಿಪತ್ಯಂ ಪುನ ನಫ ಭವಿಷ್ಯತಿ, ಯಸ್ಮಾದ್ ಯೂಯಂ
 ವ್ಯವಸ್ಥಾಯಾ ಅನಾಯತ್ತಾ ಅನುಗ್ರಹಸ್ಯ ಚಾಯತ್ತಾ ಅಭವತ | 15 ಕಿನ್ನು
 ವಯಂ ವ್ಯವಸ್ಥಾಯಾ ಅನಾಯತ್ತಾ ಅನುಗ್ರಹಸ್ಯ ಚಾಯತ್ತಾ ಅಭವಾಮ,
 ಇತಿ ಕಾರಣಾತ್ ಕಿಂ ಪಾಪಂ ಕರಿಷ್ಯಾಮಃ? ತನ್ನ ಭವತು | 16 ಯತೋ
 ಮೃತಿಜನಕಂ ಪಾಪಂ ಪುಣ್ಯಜನಕಂ ನಿರ್ದೇಶಾಚರಣಞ್ಚೈತಯೋರ್ಧ್ಯಯೋ
 ಯಫಸ್ಮಿನ್ ಆಜ್ಞಾಪಾಲನಾರ್ಥಂ ಭೃತ್ಯಾನಿವ ಸ್ವಾನ್ ಸಮರ್ಪಯಥ, ತಸ್ಯೈವ
 ಭೃತ್ಯಾ ಭವಥ, ಏತತ್ ಕಿಂ ಯೂಯಂ ನ ಜಾನೀಥ? 17 ಅಪರಞ್ಚ ಪೂರ್ವಂ
 ಯೂಯಂ ಪಾಪಸ್ಯ ಭೃತ್ಯಾ ಅಸ್ಯೇತಿ ಸತ್ಯಂ ಕಿನ್ನು ಯಸ್ಯಾಂ ಶಿಶ್ವಾರೂಪಾಯಾಂ
 ಮೂಷಾಯಾಂ ನಿಕ್ಷಿಪ್ತಾ ಅಭವತ ತಸ್ಯಾ ಆಕೃತಿಂ ಮನೋಭಿ ಲಬ್ಧವನ್ನ
 ಇತಿ ಕಾರಣಾದ್ ಈಶ್ವರಸ್ಯ ಧನ್ಯವಾದೋ ಭವತು | 18 ಇತ್ಯಂ ಯೂಯಂ
 ಪಾಪಸೇವಾತೋ ಮುಕ್ತಾಃ ಸನ್ನೋ ಧರ್ಮ್ಯಸ್ಯ ಭೃತ್ಯಾ ಜಾತಾಃ | 19
 ಯುಷ್ಯಾಕಂ ಶಾರೀರಿಕಾ ದುರ್ಬಲತಾಯಾ ಹೇತೋ ಮಾರ್ಗನವವದ್

ಅಹಮ್ ಏತದ್ ಬ್ರವೀಮಿ; ಪುನಃ ಪುನರಧರ್ಮ್ಯಕರಣಾರ್ಥಂ ಯದ್ವತ್ ಪೂರ್ವಂ ಪಾಪಾಮೇಧ್ಯಯೋ ಭೃತ್ಯತ್ವೇ ನಿಜಾಜ್ಞಾನಿ ಸಮಾರ್ಪಯತ ತದ್ವದ್ ಇದಾನೀಂ ಸಾಧುಕರ್ಮ್ಯಕರಣಾರ್ಥಂ ಧರ್ಮ್ಯಸ್ಯ ಭೃತ್ಯತ್ವೇ ನಿಜಾಜ್ಞಾನಿ ಸಮಾರ್ಪಯತ | 20 ಯದಾ ಯೂಯಂ ಪಾಪಸ್ಯ ಭೃತ್ಯಾ ಅಸ್ತ ತದಾ ಧರ್ಮ್ಯಸ್ಯ ನಾಯತ್ತಾ ಅಸ್ತ | 21 ತರ್ಹಿ ಯಾನಿ ಕರ್ಮ್ಯಾಣಿ ಯೂಯಮ್ ಇದಾನೀಂ ಲಜ್ಜಾಜನಕಾನಿ ಬುದ್ಧದ್ವೇ ಪೂರ್ವಂ ತ್ವೇ ಯುರ್ಷ್ಮಾಕಂ ಕೋ ಲಾಭ ಆಸೀತ್? ತೇಷಾಂ ಕರ್ಮ್ಯಾಣಾಂ ಫಲಂ ಮರಣಮೇವ | 22 ಕಿನ್ತು ಸಾಮ್ಪ್ರತಂ ಯೂಯಂ ಪಾಪಸೇವಾತೋ ಮುಕ್ತಾಃ ಸನ್ತ ಈಶ್ವರಸ್ಯ ಭೃತ್ಯಾಭವತ ತಸ್ಮಾದ್ ಯುಷ್ಮಾಕಂ ಪವಿತ್ರತ್ವರೂಪಂ ಲಭ್ಯಮ್ ಅನನ್ತಜೀವನರೂಪಜ್ಞ ಫಲಮ್ ಆಸ್ಮೇ | (aiṅios g166) 23 ಯತಃ ಪಾಪಸ್ಯ ವೇತನಂ ಮರಣಂ ಕಿನ್ತು ಸ್ವಾಕಂ ಪ್ರಭುಣಾ ಯೀಶುಖ್ರೀಷ್ಟೇನಾನನ್ತಜೀವನಮ್ ಈಶ್ವರದತ್ತಂ ಪಾರಿತೋಷಿಕಮ್ ಆಸ್ಮೇ | (aiṅios g166)

7 ಹೇ ಭಾತೃಗಣ ವ್ಯವಸ್ಥಾವಿದಃ ಪ್ರತಿ ಮಮೇದಂ ನಿವೇದನಂ | ವಿಧಿಃ ಕೇವಲಂ ಯಾವಜ್ಜೀವಂ ಮಾನವೋಪಯ್ಯಧಿಪತಿತ್ವಂ ಕರೋತೀತಿ ಯೂಯಂ ಕಿಂ ನ ಜಾನೀಥ? 2 ಯಾವತ್ಕಾಲಂ ಪತಿ ಜೀವತಿ ತಾವತ್ಕಾಲಮ್ ಊಠಾ ಭಾರ್ಯಾ ವ್ಯವಸ್ಥಯಾ ತಸ್ಮಿನ್ ಬದ್ಧಾ ತಿಷ್ಠತಿ ಕಿನ್ತು ಯದಿ ಪತಿ ಮ್ಪಿಯತೇ ತರ್ಹಿ ಸಾ ನಾರೀ ಪತ್ನಿ ವ್ಯವಸ್ಥಾತೋ ಮುಚ್ಯತೇ | 3 ಏತತ್ಕಾರಣಾತ್ ಪತ್ನುಜೀವನಕಾಲೇ ನಾರೀ ಯದ್ವನ್ಯಂ ಪುರುಷಂ ವಿವಹತಿ ತರ್ಹಿ ಸಾ ವ್ಯಭಿಚಾರಿಣೀ ಭವತಿ ಕಿನ್ತು ಯದಿ ಸ ಪತಿ ಮ್ಪಿಯತೇ ತರ್ಹಿ ಸಾ ತಸ್ಯಾ ವ್ಯವಸ್ಥಯಾ ಮುಕ್ತಾ ಸತೀ ಪುರುಷಾನ್ತರೇಣ ವ್ಯೂಠಾಪಿ ವ್ಯಭಿಚಾರಿಣೀ ನ ಭವತಿ | 4 ಹೇ ಮಮ ಭಾತೃಗಣ, ಈಶ್ವರನಿಮಿತ್ತಂ ಯದಸ್ಯಾಕಂ ಫಲಂ ಜಾಯತೇ ತದರ್ಥಂ ಶ್ರುಶಾನಾದ್ ಉತ್ಥಾಪಿತೇನ ಪುರುಷೇಣ ಸಹ ಯುಷ್ಮಾಕಂ ವಿವಾಹೋ ಯದ್ ಭವೇತ್ ತದರ್ಥಂ ಖ್ರೀಷ್ಟಸ್ಯ ಶರೀರೇಣ ಯೂಯಂ ವ್ಯವಸ್ಥಾಂ ಪ್ರತಿ ಮ್ತವನ್ತಃ | 5 ಯತೋಽಸ್ಯಾಕಂ ಶಾರೀರಿಕಾಚರಣಸಮಯೇ ಮರಣನಿಮಿತ್ತಂ ಫಲಮ್ ಉತ್ಪಾದಯಿತುಂ ವ್ಯವಸ್ಥಯಾ ದೂಷಿತಃ ಪಾಪಾಭಿಲಾಷೋಽಸ್ಯಾಕಮ್ ಅಜ್ಞೇಷು ಜೀವನ್ ಆಸೀತ್ | 6 ಕಿನ್ತು ತದಾ ಯಸ್ಯಾ ವ್ಯವಸ್ಥಯಾ ವಶೇ ಆಸ್ತು ಸಾಮ್ಪ್ರತಂ ತಾಂ ಪ್ರತಿ ಮ್ತವತ್ವಾದ್ ವಯಂ ತಸ್ಯಾ ಅಧೀನತ್ವಾತ್ ಮುಕ್ತಾ ಇತಿ ಹೇತೋರೀಶ್ವರೋಽಸ್ಯಾಭಿಃ ಪುರಾತನಲಿಖಿತಾನುಸಾರಾತ್ ನ ಸೇವಿತವ್ಯಃ ಕಿನ್ತು ನವೀನಸ್ವಭಾವೇನೈವ ಸೇವಿತವ್ಯಃ 7 ತರ್ಹಿ ವಯಂ ಕಿಂ ಬ್ರೂಮಃ? ವ್ಯವಸ್ಥಾ ಕಿಂ ಪಾಪಜನಿಕಾ ಭವತಿ? ನೇತ್ಯಂ ಭವತು | ವ್ಯವಸ್ಥಾಮ್ ಅವಿದ್ಯಮಾನಾನಾಯಾಂ ಪಾಪಂ ಕಿಮ್ ಇತ್ಯಹಂ ನಾವೇದಂ; ಕಿನ್ತು ಲೋಭಂ ಮಾ ಕಾರ್ಷೀರಿತಿ ಚೇದ್ ವ್ಯವಸ್ಥಾಗ್ನೇ ಲಿಖಿತಂ ನಾಭವಿಷ್ಯತ್ ತರ್ಹಿ ಲೋಭಃ ಕಿಮ್ನೂತಸ್ವದಹಂ ನಾಜ್ಞಾಸ್ಯಂ | 8 ಕಿನ್ತು ವ್ಯವಸ್ಥಯಾ ಪಾಪಂ ಛಿದ್ರಂ ಪ್ರಾಪ್ಯಾಸ್ಯಾಕಮ್ ಅನ್ತಃ ಸವ್ಯವಿಧಂ ಕುತ್ರಿತಾಭಿಲಾಷಮ್ ಅಜನಯತ್; ಯತೋ ವ್ಯವಸ್ಥಯಾಮ್ ಅವಿದ್ಯಮಾನಾನಾಯಾಂ ಪಾಪಂ ಮ್ತಂ | 9 ಅಪರಂ ಪೂರ್ವಂ ವ್ಯವಸ್ಥಯಾಮ್ ಅವಿದ್ಯಮಾನಾನಾಯಾಮ್ ಅಹಮ್ ಅಜೀವಂ ತತಃ ಪರಮ್ ಅಜ್ಞಾಯಾಮ್ ಉಪಸ್ಥಿತಾಯಾಮ್ ಪಾಪಮ್ ಅಜೀವತ್ ತದಾಹಮ್ ಅಮ್ಪಿಯೇ | 10 ಇತ್ಯಂ ಸತಿ ಜೀವನನಿಮಿತ್ತಾ ಯಾಜ್ಞಾ ಸಾ ಮಮ ಮೃತ್ಯುಜನಿಕಾಭವತ್ | 11 ಯತಃ ಪಾಪಂ ಛಿದ್ರಂ ಪ್ರಾಪ್ಯ ವ್ಯವಸ್ಥಿತಾದೇಶೇನ ಮಾಂ ವಚ್ಛಯಿತ್ವಾ ತೇನ ಮಾಮ್ ಅಹನ್ | 12 ಅತಃವ ವ್ಯವಸ್ಥಾ ಪವಿತ್ರಾ, ಆದೇಶಶ್ಚ ಪವಿತ್ರೋ ನ್ಯಾಯೋ

ಹಿತಕಾರೀ ಚ ಭವತಿ | 13 ತರ್ಹಿ ಯತ್ ಸ್ವಯಂ ಹಿತಕೃತ್ ತತ್ ಕಿಂ ಮಮ ಮೃತ್ಯುಜನಕಮ್ ಅಭವತ್? ನೇತ್ಯಂ ಭವತು; ಕಿನ್ತು ಪಾಪಂ ಯತ್ ಪಾತಕಮಿವ ಪ್ರಕಾಶತೇ ತಥಾ ನಿದೇಶೇನ ಪಾಪಂ ಯದತೀವ ಪಾತಕಮಿವ ಪ್ರಕಾಶತೇ ತದರ್ಥಂ ಹಿತೋಪಾಯೇನ ಮಮ ಮರಣಮ್ ಅಜನಯತ್ | 14 ವ್ಯವಸ್ಥಾತ್ಯಬೋಧಿಕೇತಿ ವಯಂ ಜಾನೀಮಃ ಕಿನ್ತ್ವಹಂ ಶಾರೀರತಾಚಾರೀ ಪಾಪಸ್ಯ ಕ್ರೀತಕಜ್ಞರೋ ವಿದ್ಯೇ | 15 ಯತೋ ಯತ್ ಕರ್ಮ್ಯ ಕರೋಮಿ ತತ್ ಮಮ ಮನೋಽಭಿಮತಂ ನಹಿ; ಅಪರಂ ಯನ್ ಮಮ ಮನೋಽಭಿಮತಂ ತನ್ನ ಕರೋಮಿ ಕಿನ್ತು ಯದ್ ಖುತೀಯೇ ತತ್ ಕರೋಮಿ | 16 ತಥಾತ್ವೇ ಯನ್ ಮಮಾನಭಿಮತಂ ತದ್ ಯದಿ ಕರೋಮಿ ತರ್ಹಿ ವ್ಯವಸ್ಥಾ ಸೂತ್ರಮೇತಿ ಸ್ತೀಕರೋಮಿ | 17 ಅತಃವ ಸಮ್ಪ್ರತಿ ತತ್ ಕರ್ಮ್ಯ ಮಯಾ ಕ್ರಿಯತ ಇತಿ ನಹಿ ಕಿನ್ತು ಮಮ ಶರೀರಸ್ಯೇನ ಪಾಪೇನೈವ ಕ್ರಿಯತೇ | 18 ಯತೋ ಮಯಿ, ಅರ್ಥತೋ ಮಮ ಶರೀರೇ, ಕಿಮಪ್ಯುತ್ರಮಂ ನ ವಸತಿ, ಏತದ್ ಅಹಂ ಜಾನಾಮಿ; ಮಮೇಚ್ಛುಕತಾಯಾಂ ತಿಷ್ಠನ್ತಾಮಪ್ಯಹಮ್ ಉತ್ತಮಕರ್ಮ್ಯಸಾಧನೇ ಸಮರ್ಥೋ ನ ಭವಾಮಿ | 19 ಯತೋ ಯಾಮುತ್ತಮಾಂ ಕ್ರಿಯಾಂ ಕರ್ತುಮಹಂ ವಾಚ್ಯಾಮಿ ತಾಂ ನ ಕರೋಮಿ ಕಿನ್ತು ಯತ್ ಕುತ್ರಿತಂ ಕರ್ಮ್ಯ ಕರ್ತುಮ್ ಅನಿಚ್ಛುಕೋಽಸ್ಮಿ ತದೇವ ಕರೋಮಿ | 20 ಅತಃವ ಯದ್ವತ್ ಕರ್ಮ್ಯ ಕರ್ತುಂ ಮಮೇಚ್ಛಾ ನ ಭವತಿ ತದ್ ಯದಿ ಕರೋಮಿ ತರ್ಹಿ ತತ್ ಮಯಾ ನ ಕ್ರಿಯತೇ, ಮಮಾನರ್ವರ್ತಿನಾ ಪಾಪೇನೈವ ಕ್ರಿಯತೇ | 21 ಭದ್ರಂ ಕರ್ತುಮ್ ಇಚ್ಛುಕಂ ಮಾಂ ಯೋ ಽಭದ್ರಂ ಕರ್ತುಂ ಪ್ರವತ್ಸಯತಿ ತಾದೃಶಂ ಸ್ವಭಾವಮೇಕಂ ಮಯಿ ಪಶ್ಯಾಮಿ | 22 ಅಹಮ್ ಅನ್ತರಿಕಪುರುಷೇಣೇಶ್ವರವ್ಯವಸ್ಥಾಯಾಂ ಸನ್ತುಷ್ಟ ಆಸೀ; 23 ಕಿನ್ತು ತದ್ವಿಪರೀತಂ ಯುಧ್ವನ್ಯಂ ತದನ್ಯಮೇಕಂ ಸ್ವಭಾವಂ ಮದೀಯಾಜ್ಞಸ್ಥಿತಂ ಪ್ರಪಶ್ಯಾಮಿ, ಸ ಮದೀಯಾಜ್ಞಸ್ಥಿತಪಾಪಸ್ವಭಾವವ್ಯಾಯುತ್ವಂ ಮಾಂ ಕರ್ತುಂ ಚೇಷ್ಟತೇ | 24 ಹಾ ಹಾ ಯೋಽಹಂ ದುರ್ಭಾಗ್ಯೋ ಮನುಜಸ್ಯಂ ಮಾಮ್ ಏತಸ್ಮಾನ್ ಮೃತಾಚ್ಛೇರೀರಾತ್ ಕೋ ನಿಸ್ತಾರಯಿಷ್ಯತಿ? 25 ಅಸ್ಯಾಕಂ ಪ್ರಭುಣಾ ಯೀಶುಖ್ರೀಷ್ಟೇನ ನಿಸ್ತಾರಯಿತಾರಮ್ ಈಶ್ವರಂ ಧನ್ಯಂ ವದಾಮಿ | ಅತಃವ ಶರೀರೇಣ ಪಾಪವ್ಯವಸ್ಥಾಯಾ ಮನಸಾ ತು ಈಶ್ವರವ್ಯವಸ್ಥಾಯಾಃ ಸೇವನಂ ಕರೋಮಿ |

8 ಯೇ ಜನಾಃ ಖ್ರೀಷ್ಟಂ ಯೀಶುಮ್ ಆಶ್ರಿತ್ಯ ಶಾರೀರಿಕಂ ನಾಚರನ್ತ ಆತ್ಮಿಕಮಾಚರನ್ತಿ ತೇಽಽದುನಾ ದಣ್ಣಾರ್ಹಾ ನ ಭವನ್ತಿ | 2 ಜೀವನದಾಯಕಸ್ಯಾತ್ಮನೋ ವ್ಯವಸ್ಥಾ ಖ್ರೀಷ್ಟಯೀಶುನಾ ಪಾಪಮರಣಯೋ ವ್ಯವಸ್ಥಾತೋ ಮಾಮಮೋಚಯತ್ | 3 ಯಸ್ಯಾಚ್ಛಾರೀರಸ್ಯ ದುರ್ಬಲತ್ವಾದ್ ವ್ಯವಸ್ಥಯಾ ಯತ್ ಕರ್ಮ್ಯಸಾಧ್ಯಮ್ ಈಶ್ವರೋ ನಿಜಪುತ್ರಂ ಪಾಪಿಶರೀರರೂಪಂ ಪಾಪನಾಶಕಬಲಿರೂಪಜ್ಞ ಪ್ರೇಷ್ಟ ತಸ್ಯ ಶರೀರೇ ಪಾಪಸ್ಯ ದಣ್ಣಂ ಕುರ್ವನ್ ತತ್ಕರ್ಮ್ಯ ಸಾಧಿತವಾನ್ | 4 ತತಃ ಶಾರೀರಿಕಂ ನಾಚರಿತ್ಯಾಸ್ಯಾಭಿರಾತ್ಮಿಕಮ್ ಆಚರದ್ವಿವ್ಯವಸ್ಥಾಗ್ನೇ ನಿರ್ದಿಷ್ಟಾನಿ ಪುಣ್ಯಕರ್ಮ್ಯಾಣಿ ಸವ್ಯಾಣಿ ಸಾಧ್ಯನೇ | 5 ಯೇ ಶಾರೀರಿಕಾಚಾರಿಣಸ್ಯೇ ಶಾರೀರಿಕಾನ್ ವಿಷಯಾನ್ ಭಾವಯನ್ತಿ ಯೇ ಚಾತ್ಮಿಕಾಚಾರಿಣಸ್ಯೇ ಆತ್ಮನೋ ವಿಷಯಾನ್ ಭಾವಯನ್ತಿ | 6 ಶಾರೀರಿಕಭಾವಸ್ಯ ಫಲಂ ಮೃತ್ಯುಃ ಕಿನ್ತು ಆತ್ಮಿಕಭಾವಸ್ಯ ಫಲೇ ಜೀವನಂ ಶಾನ್ತಿಶ್ಚ | 7 ಯತಃ ಶಾರೀರಿಕಭಾವ ಈಶ್ವರಸ್ಯ ವಿರುದ್ಧಃ ಶತ್ರುತಾಭಾವ ಏವ

ಸ ಈಶ್ವರಸ್ತು ವ್ಯವಸ್ಥಾಯಾ ಅಧೀನೋ ನ ಭವತಿ ಭವಿತುಷ್ಚ ನ ಶಕ್ನೋತಿ | 8
 ಏತಸ್ಮಾತ್ ಶಾರೀರಿಕಾಚಾರಿಷು ತೋಷ್ಣುಮ್ ಈಶ್ವರೇಣ ನ ಶಕ್ಯಂ | 9
 ಕಿನ್ದೀಶ್ವರಸ್ಯಾತ್ಮಾ ಯದಿ ಯುಷ್ಮಾಕಂ ಮಧ್ಯೇ ವಸತಿ ತರ್ಹಿ ಯೂಯಂ
 ಶಾರೀರಿಕಾಚಾರಿಣೋ ನ ಸನ್ಯ ಅತಿಕಾಚಾರಿಣೋ ಭವಥಃ | ಯಸ್ಮಿನ್ ತು
 ಖ್ರೀಷ್ಣಸ್ಯಾತ್ಮಾ ನ ವಿಧ್ಯತೇ ಸ ತತ್ಸಮ್ಯವೋ ನ ಹಿ | 10 ಯದಿ ಖ್ರೀಷ್ಣೋ
 ಯುಷ್ಮಾನ್ ಅಧಿತಿಷ್ಠತಿ ತರ್ಹಿ ಪಾಪಮ್ ಉದ್ವಿಶ್ಯ ಶರೀರಂ ಮೃತಂ
 ಕಿನ್ತು ಪುಣ್ಯಮುದ್ವಿಶ್ಯಾತ್ಮಾ ಜೀವತಿ | 11 ಮೃತಗಣಾದ್ ಯೇಶು
 ಯೇನೋತ್ಪಾಪಿತಶ್ಚಸ್ಯಾತ್ಮಾ ಯದಿ ಯುಷ್ಮನ್ನದ್ಯೇ ವಸತಿ ತರ್ಹಿ
 ಮೃತಗಣಾತ್ ಖ್ರೀಷ್ಣಸ್ಯ ಸ ಉತ್ಪಾಪಯಿತಾ ಯುಷ್ಮನ್ನದ್ಯವಾಸಿನಾ
 ಸ್ಯಕೀಯತನಾ ಯುಷ್ಮಾಕಂ ಮೃತದೇಹಾನಪಿ ಪುನ ಜೀವಯಿಷ್ಯತಿ | 12
 ಹೇ ಭ್ರಾತೃಗಣ ಶರೀರಸ್ಯ ವಯಮಧಮರ್ಕಾ ನ ಭವಾಮೋಽತಃ
 ಶಾರೀರಿಕಾಚಾರೋಽಸ್ಯಾಭಿ ನ ಕರ್ತವ್ಯಃ | 13 ಯದಿ ಯೂಯಂ
 ಶರೀರಿಕಾಚಾರಿಣೋ ಭವೇತ ತರ್ಹಿ ಯುಷ್ಮಾಭಿ ಮರ್ತ್ವವ್ಯಮೇವ
 ಕಿನ್ತ್ವಾತ್ಮನಾ ಯದಿ ಶರೀರಕರ್ಮಾಣಿ ಘಾತಯೇತ ತರ್ಹಿ ಜೀವಿಷ್ಯಥ | 14
 ಯತೋ ಯಾವನ್ನೋ ಲೋಕಾ ಈಶ್ವರಸ್ಯಾತ್ಮನಾಕೃಷ್ಣನೈ ತೇ ಸರ್ವಃ
 ಈಶ್ವರಸ್ಯ ಸನ್ಯಾನಾ ಭವನ್ತಿ | 15 ಯೂಯಂ ಪುನರಪಿ ಭಯಜನಕಂ
 ದಾಸ್ಯಭಾವಂ ನ ಪ್ರಾಪ್ಯಾಃ ಕಿನ್ತು ಯೇನ ಭಾವೇನೇಶ್ವರಂ ಪಿತಃ ಪಿತರಿತಿ
 ಪ್ರೋಚ್ಯ ಸಮೋಧಯಥ ತಾದೃಶಂ ದತ್ತಕಪುತ್ರತ್ವಭಾವಮ್ ಪ್ರಾಪ್ನುತ | 16
 ಅಪರಶ್ಚ ವಯಮ್ ಈಶ್ವರಸ್ಯ ಸನ್ಯಾನಾ ಏತಸ್ಮಿನ್ ಪವಿತ್ರ ಆತ್ಮಾ ಸ್ವಯಮ್
 ಅಸ್ಮಾಕಮ್ ಆತ್ಮಾಭಿಃ ಸಾರ್ಧಂ ಪ್ರಮಾಣಂ ದದಾತಿ | 17 ಅಶವ ವಯಂ
 ಯದಿ ಸನ್ಯಾನಾಸ್ಯಧಿಕಾರಿಣಃ, ಅರ್ಥಾದ್ ಈಶ್ವರಸ್ಯ ಸ್ವತ್ತಾದ್ಧಿಕಾರಿಣಃ
 ಖ್ರೀಷ್ಣೇನ ಸಹಾಧಿಕಾರಿಣಶ್ಚ ಭವಾಮಃ; ಅಪರಂ ತೇನ ಸಾರ್ಧಂ ಯದಿ
 ದುಃಖಭಾಗಿನೋ ಭವಾಮಸ್ತರ್ಹಿ ತಸ್ಯ ವಿಭವಸ್ಯಾಪಿ ಭಾಗಿನೋ
 ಭವಿಷ್ಯಾಮಃ | 18 ಕಿನ್ತ್ವಾಸು ಯೋ ಭಾವೀವಿಭವಃ ಪ್ರಕಾಶಿಷ್ಯತೇ ತಸ್ಯ
 ಸಮೀಪೇ ವರ್ತಮಾನಕಾಲೇನಂ ದುಃಖಮಹಂ ತೃಣಾಯ ಮನ್ಯೇ | 19
 ಯತಃ ಪ್ರಾಣಿಗಣ ಈಶ್ವರಸ್ಯ ಸನ್ಯಾನಾನಾಂ ವಿಭವಪ್ರಾಪ್ತಿಮ್ ಆಕಾಂಕ್ಷನ್
 ನಿಶಾನಮ್ ಅಪೇಕ್ಷತೇ | 20 ಅಪರಶ್ಚ ಪ್ರಾಣಿಗಣಃ ಸ್ತ್ರೀರಮ್
 ಅಲೀಕತಾಯಾ ವಶೀಕೃತೋ ನಾಭವತ್ 21 ಕಿನ್ತು ಪ್ರಾಣಿಗಣೋಽಪಿ
 ನಶ್ವರಾಧೀನತತ್ವಾತ್ ಮುಕ್ತಃ ಸನ್ ಈಶ್ವರಸ್ಯ ಸನ್ಯಾನಾನಾಂ ಪರಮಮುಕ್ತಿಂ
 ಪ್ರಾಪ್ನುತೀತ್ಯಭಿಪ್ರಾಯೇಣ ವಶೀಕರ್ತಾ ವಶೀಚಕ್ರೇ | 22 ಅಪರಶ್ಚ
 ಪ್ರಸೂಯಮಾನಾವಥ ವ್ಯಥಿತಃ ಸನ್ ಇದಾನೀಂ ಯಾವತ್ ಕೃತ್ಸೋ
 ಪ್ರಾಣಿಗಣ ಆರ್ತಸ್ವರಂ ಕರೋತೀತಿ ವಯಂ ಜಾನೀಮಃ | 23 ಕೇವಲಃ ಸ
 ಇತಿ ನಹಿ ಕಿನ್ತು ಪ್ರಥಮಜಾತಫಲಸ್ವರೂಪಮ್ ಆತ್ಮಾನಂ ಪ್ರಾಪ್ತಾ
 ವಯಮಪಿ ದತ್ತಕಪುತ್ರತ್ವಪದಪ್ರಾಪ್ತಿಮ್ ಅರ್ಥಾತ್ ಶರೀರಸ್ಯ ಮುಕ್ತಿಂ
 ಪ್ರತೀಕ್ಷಮಾಣಾಸ್ವದ್ ಅನ್ಯರಾತ್ಕರಾವಂ ಕುರ್ಮುಃ | 24 ವಯಂ
 ಪ್ರತ್ಯಾಶಯಾ ತ್ರಾಣಮ್ ಅಲಭಾಮಹಿ ಕಿನ್ತು ಪ್ರತ್ಯಕ್ಷವಸ್ತುನೋ ಯಾ
 ಪ್ರತ್ಯಾಶಾ ಪ್ರತ್ಯಾಶಾ ನಹಿ, ಯತೋ ಮನುಷ್ಯೋ ಯತ್ ಸಮೀಕ್ಷತೇ ತಸ್ಯ
 ಪ್ರತ್ಯಾಶಾಂ ಕುತಃ ಕರಿಷ್ಯತಿ? 25 ಯದ್ ಅಪ್ರತ್ಯಕ್ಷಂ ತಸ್ಯ ಪ್ರತ್ಯಾಶಾಂ ಯದಿ
 ವಯಂ ಕುರ್ವೀಮಹಿ ತರ್ಹಿ ಧೈರ್ಯಮ್ ಅವಲಮ್ಬ್ಯ ಪ್ರತೀಕ್ಷಾಮಹೇ |
 26 ತತ ಆತ್ಮಾಪಿ ಸ್ವಯಮ್ ಅಸ್ಮಾಕಂ ದುರ್ಬಲತಾಯಾಃ ಸಹಾಯತ್ರಂ
 ಕರೋತಿ; ಯತಃ ಕಿಂ ಪ್ರಾರ್ಥಿತವ್ಯಂ ತದ್ ಬೋದ್ಧಂ ವಯಂ ನ ಶಕ್ನುಮಃ,
 ಕಿನ್ತ್ವಾಸ್ತೃಪ್ಯಾರ್ತಾರವೈರಾತ್ಮಾ ಸ್ವಯಮ್ ಅಸ್ತನ್ನಿಮಿತ್ತಂ ನಿವೇದಯತಿ |
 27 ಅಪರಮ್ ಈಶ್ವರಾಭಿಮತರೂಪೇಣ ಪವಿತ್ರಲೋಕಾನಾಂ ಕೃತೇ

ನಿವೇದಯತಿ ಯ ಆತ್ಮಾ ತಸ್ಯಾಭಿಪ್ರಾಯೋಽನ್ಯರ್ಯ್ಯಮಿನಾ ಜ್ಞಾಯತೇ |
 28 ಅಪರಮ್ ಈಶ್ವರೇಯನಿರೂಪಣಾನುಸಾರೇಣಾಹೂತಾಃ ಸನ್ನೋ ಯೇ
 ತಸ್ಮಿನ್ ಪ್ರೀಯನ್ತೇ ಸರ್ವಾಣಿ ಮಿಲಿತ್ವಾ ತೇಷಾಂ ಮಜ್ಜಲಂ ಸಾಧಯನ್ತಿ,
 ಏತತ್ ವಯಂ ಜಾನೀಮಃ | 29 ಯತ ಈಶ್ವರೋ ಬಹುಭ್ರಾತೃಕಾಂ
 ಮಧ್ಯೇ ಸ್ವಪುತ್ರಂ ಜ್ಯೇಷ್ಠಂ ಕರ್ತೃಮ್ ಇಚ್ಛನ್ ಯಾನ್ ಪೂರ್ವಂ
 ಲಕ್ಷ್ಮೀಕೃತವಾನ್ ತಾನ್ ತಸ್ಯ ಪ್ರತಿಮೂರ್ತ್ಯಾಃ ಸಾದೃಶ್ಯಪ್ರಾಪ್ತರ್ಥಂ
 ನ್ಯಯುಂಕ್ತ | 30 ಅಪರಶ್ಚ ತೇನ ಯೇ ನಿಯುಕ್ತಾಸ್ತು ಆಹೂತಾ ಅಪಿ ಯೇ ಚ
 ತೇನಾಹೂತಾಸ್ತೇ ಸಪುಣ್ಯೀಕೃತಾಃ, ಯೇ ಚ ತೇನ ಸಪುಣ್ಯೀಕೃತಾಸ್ತೇ
 ವಿಭವಯುಕ್ತಾಃ | 31 ಇತ್ಯತ್ರ ವಯಂ ಕಿಂ ಬ್ರೂಮಃ? ಈಶ್ವರೋ
 ಯದ್ಯಸ್ಯಾಕಂ ಸಪಕ್ಷೋ ಭವತಿ ತರ್ಹಿ ಕೋ ವಿಪಕ್ಷೋಽಸ್ಯಾಕಂ? 32
 ಆತ್ಮಪುತ್ರಂ ನ ರಕ್ಷಿತ್ವಾ ಯೋಽಸ್ಯಾಕಂ ಸರ್ವೇಷಾಂ ಕೃತೇ ತಂ ಪ್ರದತ್ತವಾನ್
 ಸ ಕಿಂ ತೇನ ಸಹಾಸ್ಯಭ್ಯಮ್ ಅನ್ಯಾನಿ ಸರ್ವಾಣಿ ನ ದಾಸ್ಯತಿ? 33
 ಈಶ್ವರಸ್ಯಾಭಿರುಚಿತೇಷು ಕೇನ ದೋಷ ಆರೋಪಯಿಷ್ಯತೇ? ಯ
 ಈಶ್ವರಸ್ಯಾನ್ ಪುಣ್ಯವತ ಇವ ಗಣಯತಿ ಕಿಂ ತೇನ? 34 ಅಪರಂ ತೇಭ್ಯೋ
 ದಣ್ಡದಾನಾಜ್ಞಾ ವಾ ಕೇನ ಕರಿಷ್ಯತೇ? ಯೋಽಸ್ಯನ್ನಿಮಿತ್ತಂ ಪ್ರಾಣಾನ್
 ತ್ಯಕ್ತವಾನ್ ಕೇವಲಂ ತನ್ನ ಕಿನ್ತು ಮೃತಗಣಮಧ್ಯಾದ್ ಉತ್ಥಿತವಾನ್, ಅಪಿ
 ಚೇಶ್ವರಸ್ಯ ದಕ್ಷಿಣೇ ಪಾರ್ಶ್ವೇ ತಿಷ್ಠನ್ ಅದ್ಯಾಪ್ಯಸ್ಯಾಕಂ ನಿಮಿತ್ತಂ ಪ್ರಾರ್ಥತ
 ಏವಮ್ಯೂತೋ ಯಃ ಖ್ರೀಷ್ಣಃ ಕಿಂ ತೇನ? 35 ಅಸ್ಮಾಭಿಃ ಸಹ ಖ್ರೀಷ್ಣಸ್ಯ
 ಪ್ರೇಮವಿಚ್ಛೇದಂ ಜನಯಿತುಂ ಕಃ ಶಕ್ನೋತಿ? ಕ್ಷೇಶೋ ವ್ಯಸನಂ ವಾ
 ತಾಡನಾ ವಾ ದುರ್ಭಿಕ್ಷಂ ವಾ ವಸ್ತುಹೀನತ್ವಂ ವಾ ಪ್ರಾಣಸಂಶಯೋ ವಾ
 ಖಜ್ಜೋ ವಾ ಕಿಮೇತಾನಿ ಶಕ್ನುವನ್ತಿ? 36 ಕಿನ್ತು ಲಿಖಿತಮ್ ಆಸ್ತೇ, ಯಥಾ,
 ವಯಂ ತವ ನಿಮಿತ್ತಂ ಸ್ತೋ ಮೃತ್ಯುಪಕ್ರೇಽಖಲಂ ದಿನಂ | ಬಲಿದೇಽಯೋ
 ಯಥಾ ಮೇಷೋ ವಯಂ ಗಣ್ಯಮಹೇ ತಥಾ | 37 ಅಪರಂ ಯೋಽಸ್ಯಾಸು
 ಪ್ರೀಯತೇ ತೇನ್ಯತಾಸು ವಿಪತ್ತು ವಯಂ ಸಮ್ಯಗ್ ವಿಜಯಾಮಹೇ | 38
 ಯತೋಽಸ್ಯಾಕಂ ಪ್ರಭುನಾ ಯೇಶುಖ್ರೀಷ್ಣೇನೇಶ್ವರಸ್ಯ ಯತ್ ಪ್ರೇಮ
 ತಸ್ಮಾದ್ ಅಸ್ಯಾಕಂ ವಿಚ್ಛೇದಂ ಜನಯಿತುಂ ಮೃತ್ಯು ಜೀವನಂ ವಾ
 ದಿವ್ಯದೂತಾ ವಾ ಬಲವನ್ನೋ ಮುಖ್ಯದೂತಾ ವಾ ವರ್ತಮಾನೋ ವಾ
 ಭವಿಷ್ಯನ್ ಕಾಲೋ ವಾ ಲಭಶ್ಚಪದಂ ವಾ ನೀಚಪದಂ ವಾಪರಂ ಕಿಮಪಿ
 ಸೃಷ್ಟವಸ್ತು 39 ವೈತೇಷಾಂ ಕೇನಾಪಿ ನ ಶಕ್ಯಮಿತ್ಯಸ್ಮಿನ್ ದೃಢವಿಶ್ವಾಸೋ
 ಮಮಾಸ್ತೇ |

9 ಅಹಂ ಕಾಳಿದ್ ಕಲಿತಾಂ ಕಥಾಂ ನ ಕಥಯಾಮಿ, ಖ್ರೀಷ್ಣಸ್ಯ ಸಾಕ್ಷಾತ್
 ಸತ್ಯಮೇವ ಬ್ರವೀಮಿ ಪವಿತ್ರಸ್ಯಾತ್ಮನಃ ಸಾಕ್ಷಾನ್ ಮದೀಯಂ ಮನ
 ಏತತ್ ಸಾಕ್ಷ್ಯಂ ದದಾತಿ | 2 ಮಮಾನ್ತರತಿಶಯದುಃಖಂ ನಿರನ್ತರಂ
 ಖೇದಶ್ಚ 3 ತಸ್ಮಾದ್ ಅಹಂ ಸ್ವಜಾತೀಯಭ್ರಾತೃಕಾಂ ನಿಮಿತ್ತಾತ್
 ಸ್ವಯಂ ಖ್ರೀಷ್ಣಾಚ್ಯಾಪಾಕ್ರಾನ್ತೋ ಭವಿತುಮ್ ಐಚ್ಛಮ್ | 4 ಯತಸ್ತ
 ಇಸ್ರಾಯೇಲಸ್ಯ ವಂಶಾ ಅಪಿ ಚ ದತ್ತಕಪುತ್ರತ್ವಂ ತೇಜೋ ನಿಯಮೋ
 ವ್ಯವಸ್ಥಾದಾನಂ ಮನ್ನಿರೇ ಭಜನಂ ಪ್ರತಿಜ್ಞಾಃ ಪಿತೃಪುರುಷಗಣಶ್ಚೈತೇಷು
 ಸರ್ವೇಷು ತೇಷಾಮ್ ಅಧಿಕಾರೋಽಸ್ಮಿ | 5 ತತ್ ಕೇವಲಂ ನಹಿ ಕಿನ್ತು
 ಸರ್ವಾರ್ಥಕ್ಷಃ ಸರ್ವದಾ ಸಚ್ಚಿದಾನಂದ ಈಶ್ವರೋ ಯಃ ಖ್ರೀಷ್ಣಃ ಸೋಽಪಿ
 ಶಾರೀರಿಕಸಮ್ಮನ್ದೇನ ತೇಷಾಂ ವಂಶಸಮ್ಪದಃ | (ai9n g165) 6 ಈಶ್ವರಸ್ಯ
 ವಾಕ್ಯಂ ವಿಫಲಂ ಜಾತಮ್ ಇತಿ ನಹಿ ಯತ್ಕಾರಣಾದ್ ಇಸ್ರಾಯೇಲೋ
 ವಂಶೇ ಯೇ ಜಾತಾಸ್ತೇ ಸರ್ವೇ ವಸ್ತುತ ಇಸ್ರಾಯೇಲೀಯಾ ನ ಭವನ್ತಿ |

7 ಅಪರಮ್ ಇಬ್ರಾಹೀಮೋ ವಂಶೇ ಜಾತಾ ಅಪಿ ಸರ್ವೇ ತಸ್ಯೈವ ಸನ್ತಾನಾ ನ ಭವನ್ತಿ ಕಿನ್ತು ಇಸ್ಲಾಹೋ ನಾಮ್ನಾ ತವ ವಂಶೋ ವಿಖ್ಯಾತೋ ಭವಿಷ್ಯತಿ | 8 ಅರ್ಥಾತ್ ಶಾರೀರಿಕಸಂಸರ್ಗಾತ್ ಜಾತಾಃ ಸನ್ತಾನಾ ಯಾವನ್ತಸ್ತಾವನ್ತು ಏವೇಶ್ವರಸ್ಯ ಸನ್ತಾನಾ ನ ಭವನ್ತಿ ಕಿನ್ತು ಪ್ರತಿಶ್ರವಣಾದ್ ಯೇ ಜಾಯಂತೇ ತವೇಶ್ವರವಂಶೋ ಗಣ್ಯತೇ | 9 ಯತಸ್ತತ್ಪ್ರತಿಶ್ರುತೇ ವಾರ್ತಮೇತತ್, ಏತಾದ್ಯಶೇ ಸಮಯೇ ಽಹಂ ಪುನರಾಗಮಿಷ್ಯಾಮಿ ತತ್ಪೂರ್ವಂ ಸಾರಾಯಾಃ ಪುತ್ರಃ ಏಕೋ ಜನಿಷ್ಯತೇ | 10 ಅಪರಮಪಿ ವದಾಮಿ ಸ್ವಮನೋಽಭಿಲಾಷತ ಈಶ್ವರೇಣ ಯನ್ನಿರೂಪಿತಂ ತತ್ ಕರ್ಮತೋ ನಹಿ ಕಿನ್ತಾತ್ಪ್ರಯುತು ಜರ್ತಮೇತದ್ ಯಥಾ ಸಿದ್ಧತಿ | 11 ತದರ್ಥಂ ರಿಬ್ನಾನಾಮಿಕಯಾ ಯೋಷಿತಾ ಜನ್ಯೈಕಸ್ಮಾದ್ ಅರ್ಥಾದ್ ಅಸ್ಯಾಕಮ್ ಇಸ್ಲಾಹಃ ಪೂರ್ವಪುರುಷಾದ್ ಗರ್ಭೇ ಧೃತೇ ತಸ್ಯಾಃ ಸನ್ತಾನಯೋಃ ಪ್ರಸವಾತ್ ಪೂರ್ವಂ ಕಿನ್ತು ತಯೋಃ ಶುಭಾಶುಭಕರ್ಮಣಃ ಕರಣಾತ್ ಪೂರ್ವಂ | 12 ತಾಂ ಪ್ರತೀದಂ ವಾಕ್ಯಮ್ ಉಕ್ತಂ, ಜ್ಯೇಷ್ಠಃ ಕನಿಷ್ಠಂ ಸೇವಿಷ್ಯತೇ, 13 ಯಥಾ ಲಿಖಿತಮ್ ಆಸ್ತೇ, ತಥಾಪ್ಯೇಷಾವಿ ನ ಪ್ರೀತ್ಯಾ ಯಾಕೂಬಿ ಪ್ರೀತವಾನ್ ಅಹಂ | 14 ತರ್ಹಿ ವಯಂ ಕಿಂ ಬ್ರೂಮಃ? ಈಶ್ವರಃ ಕಿಮ್ ಅನ್ಯಾಯಕಾರೀ? ತಥಾ ನ ಭವತು | 15 ಯತಃ ಸ ಸ್ವಯಂ ಮೂಸಾಮ್ ಅವದತ್; ಅಹಂ ಯಸ್ಮಿನ್ ಅನುಗ್ರಹಂ ಚಿಕೀರ್ಷಾಮಿ ತಮೇವಾನುಗೃಹ್ಣಾಮಿ, ಯನ್ವು ದಯಿತುಮ್ ಇಚ್ಛಾಮಿ ತಮೇವ ದಯೇ | 16 ಅತಃವೇಚ್ಛತಾ ಯತಮಾನೇನ ವಾ ಮಾನವೇನ ತನ್ನ ಸಾದ್ಯತೇ ದಯಾಕಾರಿಣೇಶ್ವರೇಣೈವ ಸಾದ್ಯತೇ | 17 ಫಿರೌಣಿ ಶಾಸ್ತ್ರೇ ಲಿಖತಿ, ಅಹಂ ತ್ವದ್ವಾರಾ ಮತ್ತರಾಕ್ರಮಂ ದರ್ಶಯಿತುಂ ಸರ್ವಪೃಥಿವ್ಯಾಂ ನಿಜನಾಮ ಪ್ರಕಾಶಯಿತುನ್ವು ತ್ವಾಂ ಸ್ಥಾಪಿತವಾನ್ | 18 ಅತಃ ಸ ಯಮ್ ಅನುಗ್ರಹೀತುಮ್ ಇಚ್ಛತಿ ತಮೇವಾನುಗೃಹ್ಣಾಮಿ, ಯನ್ವು ನಿಗ್ರಹೀತುಮ್ ಇಚ್ಛತಿ ತಂ ನಿಗೃಹ್ಣಾಮಿ | 19 ಯದಿ ವದಸಿ ತರ್ಹಿ ಸ ದೋಷಂ ಕುತೋ ಗೃಹ್ಣಾಮಿ? ತದೀಯೇಚ್ಛಾಯಾಃ ಪ್ರತಿಬನ್ಧಕತ್ವಂ ಕರ್ತುಂ ಕಸ್ಯ ಸಾಮರ್ಥ್ಯಂ ವಿದ್ಯತೇ? 20 ಹೇ ಈಶ್ವರಸ್ಯ ಪ್ರತಿಪಕ್ಷ ಮರ್ತ್ಯ ತ್ವಂ ಕಃ? ಏತಾದೃಶಂ ಮಾಂ ಕುತಃ ಸೃಷ್ಟವಾನ್? ಇತಿ ಕಥಾಂ ಸೃಷ್ಟವಸ್ತು ಸೃಷ್ಟೇ ಕಿಂ ಕಥಯಿಷ್ಯತಿ? 21 ಏಕಸ್ಮಾನ್ ಮೃತ್ವಿಕ್ಷಾದ್ ಉತ್ಪೃಷ್ಟಾಪಕೃಷ್ಣಾ ದ್ವಿವಿಧೌ ಕಲಶೌ ಕರ್ತುಂ ಕಿಂ ಕುಲಾಲಸ್ಯ ಸಾಮರ್ಥ್ಯಂ ನಾಸ್ತಿ? 22 ಈಶ್ವರಃ ಕೋಪಂ ಪ್ರಕಾಶಯಿತುಂ ನಿಜಶಕ್ತಿಂ ಜ್ಞಾಪಯಿತುನ್ವುಚ್ಛನ್ ಯದಿ ವಿನಾಶಸ್ಯ ಯೋಗ್ಯಾನಿ ಕ್ರೋಧಭಾಜನಾನಿ ಪ್ರತಿ ಬಹುಕಾಲಂ ದೀರ್ಘಸಹಿಷ್ಣುತಾಮ್ ಆಶ್ರಯತಿ; 23 ಅಪರನ್ವು ವಿಭವಪ್ರಾಪ್ತಾರ್ಥಂ ಪೂರ್ವಂ ನಿರಯಕ್ತಾನುಗ್ರಹಪಾತ್ರಾಣಿ ಪ್ರತಿ ನಿಜವಿಭವಸ್ಯ ಬಾಹುಲ್ಯಂ ಪ್ರಕಾಶಯಿತುಂ ಕೇವಲಯಹೂದಿನಾಂ ನಹಿ ಭಿನ್ನದೇಶಿನಾಮಪಿ ಮಧ್ಯಾದ್ 24 ಅಸ್ಮಾನಿವ ತಾನ್ಯಾಹ್ವಯತಿ ತತ್ರ ತವ ಕಿಂ? 25 ಹೋಶೇಯಗ್ನೇ ಯಥಾ ಲಿಖಿತಮ್ ಆಸ್ತೇ, ಯೋ ಲೋಕೋ ಮಮ ನಾಸೀತ್ ತಂ ವದಿಷ್ಯಾಮಿ ಮದೀಯಕಂ | ಯಾ ಜಾತಿ ಮೇರ್ಪಿಯಾ ಚಾಸೀತ್ ತಾಂ ವದಿಷ್ಯಾಮ್ಯಹಂ ಪ್ರಿಯಾಂ | 26 ಯೂಯಂ ಮದೀಯಲೋಕಾ ನ ಯತ್ರೇತಿ ವಾಕ್ಯಮೌಚ್ಯತ | ಅಮರೇಶಸ್ಯ ಸನ್ತಾನಾ ಇತಿ ಖ್ಯಾಸ್ಯನ್ತಿ ತತ್ರ ತೇ | 27 ಇಸ್ರಾಯೇಲೀಯಲೋಕೇಷು ಯಿಶಾಯಿಯೋಽಪಿ ವಾಚಮೇತಾಂ ಪ್ರಾಚಾರಯತ್, ಇಸ್ರಾಯೇಲೀಯವಂಶಾನಾಂ ಯಾ ಸಂಖ್ಯಾ ಸಾ ತು ನಿಶ್ಚಿತಂ | ಸಮುದ್ರಸಿಕತಾಸಂಖ್ಯಾಸಮಾನಾ ಯದಿ ಜಾಯತೇ | ತಥಾಪಿ ಕೇವಲಂ ಲೋಕೈರಲ್ಪೈಸ್ತ್ರಾಣಂ ವ್ರಜಿಷ್ಯತೇ | 28

ಯತೋ ನ್ಯಾಯೇನ ಸ್ವಂ ಕರ್ಮ ಪರೇಶಃ ಸಾಧಯಿಷ್ಯತಿ | ದೇಶೇ ಸಏವ ಸಂಕ್ಷೇಪಾನಿಜಂ ಕರ್ಮ ಕರಿಷ್ಯತಿ | 29 ಯಿಶಾಯಿಯೋಽಪರಮಪಿ ಕಥಯಾಮಾಸ, ಸೈನ್ಯಾಧ್ಯಕ್ಷಪರೇಶೇನ ಚೇತ್ ಕಿನ್ಚಿನ್ನೋದತಿಷ್ಯತ | ತದಾ ವಯಂ ಸಿದೋಮೇವಾಭವಿಷ್ಯಾಮ ವಿನಿಶ್ಚಿತಂ | ಯದ್ವಾ ವಯಮ್ ಅಮೋರಾಯಾ ಅಗಮಿಷ್ಯಾಮ ತುಲ್ಯತಾಂ | 30 ತರ್ಹಿ ವಯಂ ಕಿಂ ವಕ್ಷ್ಯಾಮಃ? ಇತರದೇಶೀಯಾ ಲೋಕಾ ಅಪಿ ಪುಣ್ಯಾರ್ಥಮ್ ಅಯತಮಾನಾ ವಿಶ್ವಾಸೇನ ಪುಣ್ಯಮ್ ಅಲಭನ್; 31 ಕಿನ್ತಿಸ್ತ್ರಾಯೇಲೋಕಾ ವ್ಯವಸ್ಥಾಪಾಲನೇನ ಪುಣ್ಯಾರ್ಥಂ ಯತಮಾನಾಸ್ತನ್ ನಾಲಭನ್ | 32 ತಸ್ಯ ಕಿಂ ಕಾರಣಂ? ತೇ ವಿಶ್ವಾಸೇನ ನಹಿ ಕಿನ್ತು ವ್ಯವಸ್ಥಾಯಾಃ ಕ್ರಿಯಯಾ ಚೇಷ್ಟಿತ್ವಾ ತಸ್ಮಿನ್ ಸ್ಥಲನಜನಕೇ ಪಾಷಾಣೇ ಪಾದಸ್ಥಲನಂ ಪ್ರಾಪ್ತಾಃ | 33 ಲಿಖಿತಂ ಯಾದ್ಯಶಮ್ ಆಸ್ತೇ, ಪತ್ರ ಪಾದಸ್ಥಲಾರ್ಥಂ ಹಿ ಸೀಯೋನಿ ಪ್ರಸ್ತರನ್ತಥಾ | ಬಾಧಾಕಾರಣ್ಯ ಪಾಷಾಣಂ ಪರಿಸ್ಥಾಪಿತವಾನಹಮ್ | ವಿಶ್ವೇಷ್ಯತಿ ಯಸ್ತತ್ರ ಸ ಜನೋ ನ ತ್ರಪಿಷ್ಯತೇ |

10 ಹೇ ಭ್ರಾತರ ಇಸ್ರಾಯೇಲೀಯಲೋಕಾ ಯತ್ ಪರಿತ್ರಾಣಂ ಪ್ರಾಪ್ತವನ್ತಿ ತದಹಂ ಮನಸಾಭಿಲಷನ್ ಈಶ್ವರಸ್ಯ ಸಮೀಪೇ ಪ್ರಾರ್ಥಯೇ | 2 ಯತ ಈಶ್ವರೇ ತೇಷಾಂ ಚೇಷ್ಟಾ ವಿದ್ಯತ ಇತ್ಯತ್ರಾಹಂ ಸಾಕ್ಷಸ್ಮಿ; ಕಿನ್ತು ತೇಷಾಂ ಸಾ ಚೇಷ್ಟಾ ಸಜ್ಜಾನಾ ನಹಿ, 3 ಯತಸ್ಯ ಈಶ್ವರದತ್ತಂ ಪುಣ್ಯಮ್ ಅವಿಜ್ಞಾಯ ಸ್ವಕೃತಪುಣ್ಯಂ ಸ್ಥಾಪಯಿತುಮ್ ಚೇಷ್ಟಮಾನಾ ಈಶ್ವರದತ್ತಸ್ಯ ಪುಣ್ಯಸ್ಯ ನಿಷ್ಠತ್ವಂ ನ ಸ್ವೀಕರ್ಮನ್ತಿ | 4 ಖ್ರೀಷ್ಠ ಏಕೈಕವಿಶ್ವಾಜನಾಯ ಪುಣ್ಯಂ ದಾತುಂ ವ್ಯವಸ್ಥಾಯಾಃ ಫಲಸ್ವರೂಪೋ ಭವತಿ | 5 ವ್ಯವಸ್ಥಾಪಾಲನೇನ ಯತ್ ಪುಣ್ಯಂ ತತ್ ಮೂಸಾ ವರ್ಣಯಾಮಾಸ, ಯಥಾ, ಯೋ ಜನಸ್ತಾಂ ಪಾಲಯಿಷ್ಯತಿ ಸ ತದ್ವಾರಾ ಜೀವಿಷ್ಯತಿ | 6 ಕಿನ್ತು ಪ್ರತ್ಯಯೇನ ಯತ್ ಪುಣ್ಯಂ ತದ್ ಏತಾದೃಶಂ ವಾಕ್ಯಂ ವದತಿ, ಕಃ ಸ್ವರ್ಗಮ್ ಅರುಹ್ಯ ಖ್ರೀಷ್ಠಮ್ ಅವರೋಹಯಿಷ್ಯತಿ? 7 ಕೋ ವಾ ಪ್ರೇತಲೋಕಮ್ ಅವರುಹ್ಯ ಖ್ರೀಷ್ಠಂ ಮೃತಗಣಮಧ್ಯಾದ್ ಅನೇಷ್ಯತೀತಿ ವಾಕ್ ಮನಸಿ ತ್ವಯಾ ನ ಗದಿತವ್ಯಾ | (Abyssos g12) 8 ತರ್ಹಿ ಕಿಂ ಬ್ರವೀತಿ? ತದ್ ವಾಕ್ಯಂ ತವ ಸಮೀಪಸ್ಯಮ್ ಅರ್ಥಾತ್ ತವ ವದನೇ ಮನಸಿ ಚಾಸ್ತೇ, ತಚ್ಚ ವಾಕ್ಯಮ್ ಅಸ್ಯಾಭಿಃ ಪ್ರಚಾರ್ಯಮಾಣಂ ವಿಶ್ವಾಸಸ್ಯ ವಾಕ್ಯಮೇವ | 9 ವಸ್ತುತಃ ಪ್ರಭುಂ ಯೀಶುಂ ಯದಿ ವದನೇನ ಸ್ವೀಕರೋಷಿ, ತಥೇಶ್ವರಸ್ಯಂ ಶ್ರುಶಾನಾದ್ ಉದಸ್ಥಾಪಯದ್ ಇತಿ ಯದ್ಯನ್ತಃಕರಣೇನ ವಿಶ್ವಸಿಷಿ ತರ್ಹಿ ಪರಿತ್ರಾಣಂ ಲಪ್ಸ್ಯಸೇ | 10 ಯಸ್ಮಾತ್ ಪುಣ್ಯಪ್ರಾರ್ಥಮ್ ಅನ್ತಃಕರಣೇನ ವಿಶ್ವಸಿತವ್ಯಂ ಪರಿತ್ರಾಣಾರ್ಥನ್ವು ವದನೇನ ಸ್ವೀಕರ್ತವ್ಯಂ | 11 ಶಾಸ್ತ್ರೇ ಯಾದೃಶಂ ಲಿಖತಿ ವಿಶ್ವಸಿಷ್ಯತಿ ಯಸ್ತತ್ರ ಸ ಜನೋ ನ ತ್ರಪಿಷ್ಯತೇ | 12 ಇತ್ಯತ್ರ ಯಹೂದಿನಿ ತದನ್ತಲೋಕೇ ಚ ಕೋಪಿ ವಿಶೇಷೋ ನಾಸ್ತಿ ಯಸ್ಮಾದ್ ಯಃ ಸರ್ವೇಷಾಮ್ ಅದ್ವಿತೀಯಃ ಪ್ರಭುಃ ಸ ನಿಜಯಾಚಕಾನ ಸರ್ವಾನ್ ಪ್ರತಿ ವದಾನ್ಯೋ ಭವತಿ | 13 ಯತಃ, ಯಃ ಕಶ್ಚಿತ್ ಪರಮೇಶಸ್ಯ ನಾಮ್ನಾ ಹಿ ಪ್ರಾರ್ಥಯಿಷ್ಯತೇ | ಸ ಏವ ಮನುಜೋ ನೂನಂ ಪರಿತ್ರಾತೋ ಭವಿಷ್ಯತಿ | 14 ಯಂ ಯೇ ಜನಾ ನ ಪ್ರತ್ಯಾಯನ್ ತೇ ತಮುದ್ವಿಶ್ಯ ಕಥಂ ಪ್ರಾರ್ಥಯಿಷ್ಯನ್ತೇ? ಯೇ ವಾ ಯಸ್ಮಾಖ್ಯಾನಂ ಕದಾಪಿ ನ ಶ್ರುತವನ್ತೇ ತಂ ಕಥಂ ಪ್ರತ್ಯೇಷ್ಯನ್ತಿ? ಅಪರಂ ಯದಿ ಪ್ರಚಾರಯಿತಾರೋ ನ ತಿಷ್ಯನ್ತಿ ತದಾ ಕಥಂ ತೇ ಶ್ರೋಷ್ಯನ್ತಿ? 15 ಯದಿ ವಾ ಪ್ರೇಶಾ ನ ಭವನ್ತಿ ತದಾ ಕಥಂ ಪ್ರಚಾರಯಿಷ್ಯನ್ತಿ? ಯಾದೃಶಂ

ಲಿಖಿತಮ್ ಆಸ್ತೇ, ಯಥಾ, ಮಾಜ್ಜಲಿಕಂ ಸುಸಂವಾದಂ ದದತ್ಯಾನೀಯ ಯೇ ನರಾಃ | ಪ್ರಚಾರಯನ್ನಿ ಶಾನ್ತೇಶ್ಚ ಸುಸಂವಾದಂ ಜನಾಸ್ತು ಯೇ | ತೇಷಾಂ ಚರಣಪದ್ವಾನಿ ಕೀದೃಕ್ ಶೋಭಾನ್ವಿತಾನಿ ಹಿ | 16 ಕಿನ್ನು ತೇ ಸರ್ವೇ ತಂ ಸುಸಂವಾದಂ ನ ಗೃಹೀತವನ್ತಃ | ಯಿಶಾಯಿಯೋ ಯಥಾ ಲಿಖಿತವಾನ್ | ಅಸ್ತತ್ಪ್ರಚಾರಿತೇ ವಾಕ್ಯೇ ವಿಶ್ವಾಸಮಕರೋದ್ಧಿ ಕಃ | 17 ಅತಃ ಏವ ಶ್ರವಣಾದ್ ವಿಶ್ವಾಸ ಏಶ್ಚರವಾಕ್ಯಪ್ರಚಾರಾತ್ ಶ್ರವಣಾಞ್ಚ ಭವತಿ | 18 ತಥೈವಂ ಬ್ರವೀಮಿ ತೈಃ ಕಿಂ ನಾಶ್ರಾವಿ? ಅವಶ್ಯಮ್ ಅಶ್ರಾವಿ, ಯಸ್ಮಾತ್ ತೇಷಾಂ ಶಬ್ದೋ ಮಹೀಂ ವ್ಯಾಪ್ನೋದ್ ವಾಕ್ಯಾಞ್ಚ ನಿಖಲಂ ಜಗತ್ | 19 ಅಪರಮಪಿ ವದಾಮಿ, ಇಸ್ರಾಯೇಲೀಯಲೋಕಾಃ ಕಿಮ್ ಏತಾಂ ಕಥಾಂ ನ ಬುದ್ಧ್ಯಂತೇ? ಪ್ರಥಮತೋ ಮೂಸಾ ಇದಂ ವಾಕ್ಯಂ ಪ್ರೋವಾಚ, ಅಹಮುತ್ರಾಪಯಿಷ್ಯೇ ತಾನ್ ಅಗಣ್ಯಮಾನವೈರಪಿ | ಕ್ಲೇಷ್ಯಾಮಿ ಜಾತಿಮ್ ಏತಾಞ್ಚ ಪ್ರೋವೃತ್ತಭಿನ್ನಜಾತಿಭಿಃ | 20 ಅಪರಾಞ್ಚ ಯಿಶಾಯಿಯೋಽತಿಶಯಾಕ್ಷೋಭೇಣ ಕಥಯಾಮಾಸ, ಯಥಾ, ಅಧಿ ಮಾಂ ಯೈಸ್ತು ನಾಚೇಷಿ ಸಮ್ರಾಪ್ಯಸೈ ಜಫನ್ನೈರಹಂ | ಅಧಿ ಮಾಂ ಯೈ ನ ಸಮ್ಪ್ರಾಪ್ಷಂ ವಿಜ್ಞಾತಸೈ ಜಫನ್ನೈರಹಂ || 21 ಕಿನ್ಸ್ರಾಯೇಲೀಯಲೋಕಾನ್ ಅಧಿ ಕಥಯಾಞ್ಕರಾಃ, ಯೈರಾಜ್ಞಾಲಜ್ಞಿಭಿ ಲೋಕೈ ವಿರದ್ಧಂ ವಾಕ್ಯಮುಚ್ಯತೇ | ತಾನ್ ಪ್ರತ್ಯೇವ ದಿನಂ ಕೃತ್ಸಂ ಹಸ್ತೌ ವಿಸ್ತಾರಯಾಮ್ಯಹಂ ||

11 ಈಶ್ವರೇಣ ಸ್ವೀಕೀಯಲೋಕಾ ಅಪಸಾರಿತಾ ಅಹಂ ಕಿಮ್ ಈದೃಶಂ ವಾಕ್ಯಂ ಬ್ರವೀಮಿ? ತನ್ನ ಭವತು ಯತೋಽಹಮಪಿ ಬಿನ್ಯಾಮೇನಗೋತ್ರೀಯ ಇಬ್ರಾಹೀಮವಂಶೀಯ ಇಸ್ರಾಯೇಲೀಯಲೋಕೋಽಸ್ಮಿ | 2 ಈಶ್ವರೇಣ ಪೂರ್ವಂ ಯೇ ಪ್ರದ್ಯಷ್ಟಾಸ್ತೇ ಸ್ವೀಕೀಯಲೋಕಾ ಅಪಸಾರಿತಾ ಇತಿ ನಹಿ | ಅಪರಮ್ ಏಲಿಯೋಪಾಖ್ಯಾನ್ತೇ ಶಾಸ್ತ್ರೇ ಯಲ್ಲಿಖಿತಮ್ ಆಸ್ತೇ ತದ್ ಯೂಯಂ ಕಿಂ ನ ಜಾನೀಥ? 3 ಹೇ ಪರಮೇಶ್ವರ ಲೋಕಾಸ್ತದೀಯಾಃ ಸರ್ವಾ ಯಜ್ಞೇದೀರಭಿಷ್ಣಾನ್ ತಥಾ ತವ ಭವಿಷ್ಯದ್ವಾದಿನಃ ಸರ್ವಾನ್ ಅಘ್ನಾನ್ ಕೇವಲ ಏಕೋಽಹಮ್ ಅವಶಿಷ್ಟ ಆಸೇ ತೇ ಮಮಾಪಿ ಪ್ರಾಣಾನ್ ನಾಶಯಿತುಂ ಚೇಷ್ಟನತೇ, ಏತಾಂ ಕಥಾಮ್ ಇಸ್ರಾಯೇಲೀಯಲೋಕಾನಾಂ ವಿರದ್ಧಮ್ ಏಲಿಯ ಈಶ್ವರಾಯ ನಿವೇದಯಾಮಾಸ | 4 ತತಸ್ತಂ ಪ್ರತೀಶ್ವರಸ್ಯೋತ್ತರಂ ಕಿಂ ಜಾತಂ? ಬಾಲ್ಯಾವೋ ದೇವಸ್ಯ ಸಾಕ್ಷಾತ್ ಯೈ ಜರ್ಫನೂನಿ ನ ಪಾತಿತಾನಿ ತಾದೃಶಾಃ ಸಪ್ತ ಸಹಸ್ರಾಣಿ ಲೋಕಾ ಅವಶೇಷಿತಾ ಮಯಾ | 5 ತದ್ಧದ್ ಏತಸ್ಮಿನ್ ವರ್ತಮಾನಕಾಲೇಽಪಿ ಅನುಗ್ರಹೇಣಾಭಿರುಚಿತಾಸ್ತೇಷಾಮ್ ಅವಶಿಷ್ಟಾಃ ಕತಿಪಯಾ ಲೋಕಾಃ ಸನ್ತಿ | 6 ಅತಃ ಏವ ತದ್ ಯದ್ಭಯಗ್ರಹೇಣ ಭವತಿ ತರ್ಹಿ ಕ್ರಿಯಯಾ ನ ಭವತಿ ನೋ ಚೇದ್ ಅನುಗ್ರಹೋಽನನುಗ್ರಹ ಏವ, ಯದಿ ವಾ ಕ್ರಿಯಯಾ ಭವತಿ ತಥ್ಯನುಗ್ರಹೇಣ ನ ಭವತಿ ನೋ ಚೇತ್ ಕ್ರಿಯಾ ಕ್ರಿಯೈವ ನ ಭವತಿ | 7 ತರ್ಹಿ ಕಿಂ? ಇಸ್ರಾಯೇಲೀಯಲೋಕಾ ಯದ್ ಅಮೃಗಯನ್ತ ತನ್ನ ಪ್ರಾಪುಃ | ಕಿನ್ಸ್ರಬಿರುಚಿತಲೋಕಾಸ್ತತ್ ಪ್ರಾಪುಸ್ತದನ್ತೇ ಸರ್ವ ಅನ್ವೀಭೂತಾಃ | 8 ಯಥಾ ಲಿಖಿತಮ್ ಆಸ್ತೇ, ಘೋರನಿದ್ರಾಲತಾಭಾವಂ ದೃಷ್ಟಿಹೀನೇ ಚ ಲೋಚನೇ | ಕರ್ಣಾ ಶ್ರುತಿವಿಹೀನೌ ಚ ಪ್ರದದೌ ತೇಭ್ಯ ಈಶ್ವರಃ || 9 ಏತೇಸ್ಮಿನ್ ದಾಯೂದಪಿ ಲಿಖಿತವಾನ್ ಯಥಾ, ಅತೋ ಭುಕ್ತಾಸನಂ ತೇಷಾಮ್ ಉನ್ಮಾಥವದ್

ಭವಿಷ್ಯತಿ | ವಾ ವಂಶಯನ್ತವದ್ ಬಾಧಾ ದಣ್ಣವದ್ ವಾ ಭವಿಷ್ಯತಿ || 10 ಭವಿಷ್ಯಂತಿ ತಥಾನ್ಯಾಸ್ತೇ ನೇತ್ರೈಃ ಪಶ್ಯಂತಿ ನೋ ಯಥಾ | ವೇಪಥುಃ ಕಟಿದೇಶಸ್ಯ ತೇಷಾಂ ನಿತ್ಯಂ ಭವಿಷ್ಯತಿ | 11 ಪತನಾರ್ಥಂ ತೇ ಸ್ಥಲಿತವನ್ತ ಇತಿ ವಾಚಂ ಕಿಮಹಂ ವದಾಮಿ? ತನ್ನ ಭವತು ಕಿನ್ನು ತಾನ್ ಉದ್ಯೋಗಿನಃ ಕರ್ತುಂ ತೇಷಾಂ ಪತನಾದ್ ಇತರದೇಶೀಯಲೋಕೈಃ ಪರಿತ್ರಾಣಂ ಪ್ರಾಪ್ತಂ | 12 ತೇಷಾಂ ಪತನಂ ಯದಿ ಜಗತೋ ಲೋಕಾನಾಂ ಲಾಭಜನಕಮ್ ಅಭವತ್ ತೇಷಾಂ ಹ್ರಾಸೋಽಪಿ ಯದಿ ಭಿನ್ನದೇಶಿನಾಂ ಲಾಭಜನಕೋಽಭವತ್ ತರ್ಹಿ ತೇಷಾಂ ವೃದ್ಧಿಃ ಕತಿ ಲಾಭಜನಿಕಾ ಭವಿಷ್ಯತಿ? 13 ಅತೋ ಹೇ ಅನ್ಯದೇಶಿನೋ ಯುಷ್ಮಾನ್ ಸಮ್ಪ್ರೋದ್ಯ ಕಥಯಾಮಿ ನಿಜಾನಾಂ ಜ್ಞಾತಿಬನ್ಧುನಾಂ ಮನಃಸೂದ್ಯೋಗಂ ಜನಯನ್ ತೇಷಾಂ ಮಧ್ಯೇ ಕಿಯತಾಂ ಲೋಕಾನಾಂ ಯಥಾ ಪರಿತ್ರಾಣಂ ಸಾಧಯಾಮಿ 14 ತನ್ನಿಮಿತ್ರಮ್ ಅನ್ಯದೇಶಿನಾಂ ನಿಕಟೇ ಪ್ರೇರಿತಃ ಸನ್ ಅಹಂ ಸ್ವಪದಸ್ಯ ಮಹಿಮಾನಂ ಪ್ರಕಾಶಯಾಮಿ | 15 ತೇಷಾಂ ನಿಗ್ರಹೇಣ ಯದೀಶ್ವರೇಣ ಸಹ ಜಗತೋ ಜನಾನಾಂ ಮೇಲನಂ ಜಾತಂ ತರ್ಹಿ ತೇಷಾಮ್ ಅನುಗೃಹೀತತ್ವಂ ಮೃತದೇಹೇ ಯಥಾ ಜೀವನಲಾಭಸದ್ಧತ್ ಕಿಂ ನ ಭವಿಷ್ಯತಿ? 16 ಅಪರಂ ಪ್ರಥಮಜಾತಂ ಫಲಂ ಯದಿ ಪವಿತ್ರಂ ಭವತಿ ತರ್ಹಿ ಸರ್ವಮೇವ ಫಲಂ ಪವಿತ್ರಂ ಭವಿಷ್ಯತಿ; ತಥಾ ಮೂಲಂ ಯದಿ ಪವಿತ್ರಂ ಭವತಿ ತರ್ಹಿ ಶಾಖಾ ಅಪಿ ತಥೈವ ಭವಿಷ್ಯಂತಿ | 17 ಕಿಯತೀನಾಂ ಶಾಖಾನಾಂ ಛೇದನೇ ಕೃತೇ ತ್ವಂ ವನ್ಯಜಿತವೃಕ್ಷಸ್ಯ ಶಾಖಾ ಭೂತ್ವಾ ಯದಿ ತಚ್ಚಾಖಾನಾಂ ಸ್ಯಾನೇ ರೋಪಿತಾ ಸತಿ ಜಿತವೃಕ್ಷೀಯಮೂಲಸ್ಯ ರಸಂ ಭುಂಕ್ಷೇ, 18 ತರ್ಹಿ ತಾಸಾಂ ಭಿನ್ನಶಾಖಾನಾಂ ವಿರದ್ಧಂ ಮಾಂ ಗರ್ವೀಃ; ಯದಿ ಗರ್ವಸಿ ತರ್ಹಿ ತ್ವಂ ಮೂಲಂ ಯನ್ನ ಧಾರಯಸಿ ಕಿನ್ನು ಮೂಲಂ ತ್ವಾಂ ಧಾರಯತೀತಿ ಸಂಸ್ಕರ | 19 ಅಪರಾಞ್ಚ ಯದಿ ವದಸಿ ಮಾಂ ರೋಪಯಿತುಂ ತಾಃ ಶಾಖಾ ವಿಭನ್ನಾ ಅಭವನ್; 20 ಭದ್ರಮ್, ಅಪ್ರತ್ಯಯಕಾರಣಾತ್ ತೇ ವಿಭಿನ್ನಾ ಜಾತಾಸ್ತಥಾ ವಿಶ್ವಾಸಕಾರಣಾತ್ ತ್ವಂ ರೋಪಿತೋ ಜಾತಸ್ಯಸ್ಮಾದ್ ಅಹಂಭೂತಮ್ ಅಕೃತ್ವಾ ಸಸಾಧ್ಯಸೋ ಭವ | 21 ಯತ ಈಶ್ವರೋ ಯದಿ ಸ್ವಾಭಾವಿಕೀಃ ಶಾಖಾ ನ ರಕ್ಷತಿ ತರ್ಹಿ ಸಾವಧಾನೋ ಭವ ಚೇತ್ ತ್ವಾಮಪಿ ನ ಸ್ಯಾಪಯತಿ | 22 ಇತ್ಯತೇಶ್ವರಸ್ಯ ಯಾದೃಶೀ ಕೃಪಾ ತಾದೃಶಂ ಭಯಾನಕತ್ವಮಪಿ ತ್ವಯಾ ದೃಶ್ಯತಾಂ; ಯೇ ಪತಿತಾಸ್ಯಾನ್ ಪ್ರತಿ ತಸ್ಯ ಭಯಾನಕತ್ವಂ ದೃಶ್ಯತಾಂ, ತ್ವಾಞ್ಚ ಯದಿ ತತ್ಕೃಪಾಶ್ಚಿತ್ತಸೃಷ್ಟಿ ತರ್ಹಿ ತ್ವಾಂ ಪ್ರತಿ ಕೃಪಾ ದೃಕ್ಷ್ಯತೇ; ನೋ ಚೇತ್ ತ್ವಮಪಿ ತದ್ಧತ್ ಛಿನ್ನೋ ಭವಿಷ್ಯಸಿ | 23 ಅಪರಾಞ್ಚ ತೇ ಯದ್ಯಪ್ರತ್ಯಯೇ ನ ತಿಷ್ಠಂತಿ ತರ್ಹಿ ಪುನರಪಿ ರೋಪಯಿಷ್ಯಂತೇ ಯಸ್ಮಾತ್ ತಾನ್ ಪುನರಪಿ ರೋಪಯಿತುಮ್ ಇಶ್ವರಸ್ಯ ಶಕ್ತಿರಾಸ್ತೇ | 24 ವನ್ಯಜಿತವೃಕ್ಷಸ್ಯ ಶಾಖಾ ಸನ್ ತ್ವಂ ಯದಿ ತತಶ್ಚಿನ್ನೋ ರೀತಿವೃತ್ತಯೇನೋತ್ತಮಜಿತವೃಕ್ಷೇ ರೋಪಿತೋಽಭವತ್ಸರ್ಹಿ ತಸ್ಯ ವೃಕ್ಷಸ್ಯ ಸ್ವೀಯಾ ಯಾಃ ಶಾಖಾಸ್ಯಾಃ ಕಿಂ ಪುನಃ ಸ್ವವೃಕ್ಷೇ ಸಂಲಗಿತುಂ ನ ಶಕ್ಯವನ್ತಿ? 25 ಹೇ ಭ್ರಾತರೋ ಯುಷ್ಮಾಕಮ್ ಆತ್ಮಾಭಿಮಾನೋ ಯನ್ನ ಜಾಯತೇ ತದರ್ಥಂ ಮಮೇದೃಶೀ ವಾ ಇಞ್ಚ ಭವತಿ ಯೂಯಂ ಏತನ್ನಿಗೂಢತತ್ತ್ವಮ್ ಅಜಾನನ್ನೋ ಯನ್ನ ತಿಷ್ಠಥ; ವಸ್ತುತೋ ಯಾವತ್ಯಾಲಂ ಸಮೂರ್ಣರೂಪೇಣ ಭಿನ್ನದೇಶಿನಾಂ ಸಂಗ್ರಹೋ ನ ಭವಿಷ್ಯತಿ ತಾವತ್ಯಾಲಮ್ ಅಂಶಶ್ಚೇನ ಇಸ್ರಾಯೇಲೀಯಲೋಕಾನಾಮ್ ಅನ್ಯತಾ ಸ್ಯಾಸ್ತಿ; 26 ಪಶ್ಚಾತ್ ತೇ ಸರ್ವೇ ಪರಿತ್ರಾಸ್ಯಂತೇ; ಏತಾದೃಶಂ ಲಿಖಿತಮಪ್ಯಾಸ್ತೇ, ಆಗಮಿಷ್ಯತಿ ಸೀಯೋನಾದ್

ಏಕೋ ಯಸ್ತಾಣದಾಯಕಃ | ಅಧರ್ಮ್ಯಂ ಯಾಕುಬೋ ವಂಶಾತ್ ಸ ತು ದೂರೀಕರಿಷ್ಯತಿ | 27 ತಥಾ ದೂರೀಕರಿಷ್ಯಾಮಿ ತೇಷಾಂ ಪಾಪಾನ್ಯಹಂ ಯದಾ | ತದಾ ತೈರೇವ ಸಾರ್ಧಂ ಮೇ ನಿಯಮೋಽಯಂ ಭವಿಷ್ಯತಿ | 28 ಸುಸಂವಾದಾತ್ ತೇ ಯುಷ್ಮಾಕಂ ವಿಪಕ್ಷಾ ಅಭವನ್ ಕಿನ್ತು ಭಿರುಚಿತತ್ವಾತ್ ತೇ ಪಿತೃಲೋಕಾನಾಂ ಕೃತೇ ಪ್ರಿಯಪಾತ್ರಾಣಿ ಭವನ್ತಿ | 29 ಯತ ಈಶ್ವರಸ್ಯ ದಾನಾದ್ ಅಹ್ನಾನಾಞ್ ಪಶ್ಚಾತ್ತಾಪೋ ನ ಭವತಿ | 30 ಅತಃವ ಪೂರ್ವಮ್ ಈಶ್ವರೇಽವಿಶ್ವಾಸಿನಃ ಸನ್ನೋಽಪಿ ಯೂಯಂ ಯದ್ವತ್ ಸಮೃತಿ ತೇಷಾಮ್ ಅವಿಶ್ವಾಸಕಾರಣಾದ್ ಈಶ್ವರಸ್ಯ ಕೃಪಾಪಾತ್ರಾಣಿ ಜಾತಾಸ್ತದ್ | 31 ಇದಾನೀಂ ತೇಽವಿಶ್ವಾಸಿನಃ ಸನ್ನಿ ಕಿನ್ತು ಯುಷ್ಮಾಽಽ ಲಿಭ್ವಕೃಪಾಕಾರಣಾತ್ ತೈರಪಿ ಕೃಪಾ ಲಪ್ಸ್ಯತೇ | 32 ಈಶ್ವರಃ ಸರ್ವಾನ್ ಪ್ರತಿ ಕೃಪಾಂ ಪ್ರಕಾಶಯಿತುಂ ಸರ್ವಾನ್ ಅವಿಶ್ವಾಸಿತ್ಸೇನ ಗಣಯತಿ | (eleśeś g1653) 33 ಅಹೋ ಈಶ್ವರಸ್ಯ ಜ್ಞಾನಬುದ್ಧಿರೂಪಯೋ ಧನಯೋಃ ಕೀದೃಕ್ ಪ್ರಾಚುರ್ಯಂ | ತಸ್ಯ ರಾಜಶಾಸನಸ್ಯ ತತ್ತಂ ಕೀದೃಗ್ ಅಪ್ರಾಪ್ಯಂ | ತಸ್ಯ ಮಾರ್ಗಶ್ಚ ಕೀದೃಗ್ ಅನುಪಲಕ್ಷ್ಯಃ | 34 ಪರಮೇಶ್ವರಸ್ಯ ಜ್ಞಲ್ಯಂ ಕೋ ಜ್ಞಾತವಾನ್? ತಸ್ಯ ಮನ್ತ್ರೀ ವಾ ಕೋಽಭವತ್? 35 ಕೋ ವಾ ತಸ್ಯೋಪಕಾರೀ ಭೃತ್ವಾ ತತ್ಕೃತೇ ತೇನ ಪ್ರತ್ಯುಪಕರ್ತವ್ಯಃ? 36 ಯತೋ ವಸ್ತುಮಾತ್ರಮೇವ ತಸ್ಮಾತ್ ತೇನ ತಸ್ಯೈ ಚಾಭವತ್ ತದೀಯೋ ಮಹಿಮಾ ಸರ್ವದಾ ಪ್ರಕಾಶಿತೋ ಭವತು | ಇತಿ | (aiṛṇ g165)

12 ಹೇ ಭ್ರಾತರ ಈಶ್ವರಸ್ಯ ಕೃಪಯಾಹಂ ಯುಷ್ಮಾನ್ ವಿನಯೇ ಯೂಯಂ ಸ್ತಂ ಸ್ತಂ ಶರೀರಂ ಸಜೀವಂ ಪವಿತ್ರಂ ಗ್ರಾಹ್ಯಂ ಬಲಿಮ್ ಈಶ್ವರಮುದಿಶ್ಯ ಸಮುತ್ಸೃಜತ, ಏಷಾ ಸೇವಾ ಯುಷ್ಮಾಕಂ ಯೋಗ್ಯಾ | 2 ಅಪರಂ ಯೂಯಂ ಸಾಂಸಾರಿಕಾ ಇವ ಮಾಚರತ, ಕಿನ್ತು ಸ್ತಂ ಸ್ತಂ ಸ್ವಭಾವಂ ಪರಾವರ್ತ್ಯ ನೂತನಾಚಾರಿಣೋ ಭವತ, ತತ ಈಶ್ವರಸ್ಯ ನಿರೇಶಃ ಕೀದೃಗ್ ಉತ್ತಮೋ ಗ್ರಹಣೀಯಃ ಸಮೂರ್ಣಶ್ಚೇತಿ ಯುಷ್ಮಾಭಿರನುಭಾವಿಷ್ಯತೇ | (aiṛṇ g165) 3 ಕಶ್ಚಿದಪಿ ಜನೋ ಯೋಗ್ಯತ್ವಾದಧಿಕಂ ಸ್ತಂ ನ ಮನ್ಯತಾಂ ಕಿನ್ತು ಈಶ್ವರೋ ಯಸ್ಯೈ ಪ್ರತ್ಯಯಸ್ಯ ಯತ್ತೇರಿಮಾಣಮ್ ಅದದಾತ್ ಸ ತದನುಸಾರತೋ ಯೋಗ್ಯರೂಪಂ ಸ್ತಂ ಮನುತಾಮ್, ಈಶ್ವರಾದ್ ಅನುಗ್ರಹಂ ಪ್ರಾಪ್ತಃ ಸನ್ ಯುಷ್ಮಾಕಮ್ ಏಕೈಕಂ ಜನಮ್ ಇತ್ಯಾಜ್ಞಾಪಯಾಮಿ | 4 ಯತೋ ಯದ್ವದಸ್ಯಾಕಮ್ ಏಕಸ್ಮಿನ್ ಶರೀರೇ ಬಹೂನ್ಯಜ್ಞಾನಿ ಸನ್ನಿ ಕಿನ್ತು ಸರ್ವೇಷಾಮಜ್ಞಾನಾಂ ಕಾರ್ಯಂ ಸಮಾನಂ ನಹಿ; 5 ತದ್ವದಸ್ಯಾಕಂ ಬಹುತ್ವೇಽಪಿ ಸರ್ವೇ ವಯಂ ಖ್ರೀಷ್ಣೇ ಏಕಶರೀರಾಃ ಪರಸ್ಪರಮ್ ಅಜ್ಞಪ್ರತ್ಯಜ್ಞತೇನ ಭವಾಮಃ | 6 ಅಸ್ಮಾದ್ ಈಶ್ವರಾನುಗ್ರಹೇಣ ವಿಶೇಷಂ ವಿಶೇಷಂ ದಾನಮ್ ಅಸ್ಮಾಸ್ತು ಪ್ರಾಪ್ತೇಷು ಸತ್ನು ಕೋಪಿ ಯದಿ ಭವಿಷ್ಯದ್ವಾಕ್ಯಂ ವದತಿ ತರ್ಹಿ ಪ್ರತ್ಯಯಸ್ಯ ಪರಿಮಾಣಾನುಸಾರತಃ ಸ ತದ್ ವದತು; 7 ಯದ್ವಾ ಯದಿ ಕಶ್ಚಿತ್ ಸೇವನಕಾರೀ ಭವತಿ ತರ್ಹಿ ಸ ತತ್ಸೇವನಂ ಕರೋತು; ಅಥವಾ ಯದಿ ಕಶ್ಚಿತ್ ಅಧ್ಯಾಪಯಿತಾ ಭವತಿ ತರ್ಹಿ ಸೋಽಧ್ಯಾಪಯತು; 8 ತಥಾ ಯ ಉಪದೇಷ್ಯಾ ಭವತಿ ಸ ಉಪದಿಶತು ಯಶ್ಚ ದಾತಾ ಸ ಸರಲತಯಾ ದದಾತು ಯಸ್ಯೈ ದಿಪತಿಃ ಸ ಯತ್ನೇನಾಧಿಪತಿತ್ವಂ ಕರೋತು ಯಶ್ಚ ದಯಾಲುಃ ಸ ಹೃಷ್ಯಮನಸಾ ದಯತಾಮ್ | 9 ಅಪರಂ ಯುಷ್ಮಾಕಂ ಪ್ರೇಮ ಕಾಪಟ್ಯವರ್ಜಿತಂ ಭವತು ಯದ್ ಅಭದ್ರಂ ತದ್ ಋತೀಯದ್ಧಂ ಯಚ್ಚ ಭದ್ರಂ ತಸ್ಮಿನ್ ಅನುರಜ್ಯದ್ಧಮ್ | 10 ಅಪರಂ ಭ್ರಾತೃಪ್ರೇಮ್ ಪರಸ್ಪರಂ ಪ್ರೀಯದ್ಧಂ ಸಮಾದರಾದ್ ಏಕೋಽಪರಜನಂ

ಶ್ರೇಷ್ಠಂ ಜಾನೀದ್ಧಮ್ | 11 ತಥಾ ಕಾರ್ಯೇ ನಿರಾಲಸ್ಯ ಮನಸಿ ಚ ಸೋದ್ಯೋಗಃ ಸನ್ಯಃ ಪ್ರಭುಂ ಸೇವದ್ಧಮ್ | 12 ಅಪರಂ ಪ್ರತ್ಯಾಶಾಯಾಮ್ ಅನನ್ವಿತಾ ದುಃಖಸಮಯೇ ಚ ಧೈರ್ಯ್ಯಯುಕ್ತಾ ಭವತಃ; ಪ್ರಾರ್ಥನಾಯಾಂ ಸತತಂ ಪ್ರವರ್ತದ್ಧಂ | 13 ಪವಿತ್ರಾಣಾಂ ದೀನತಾಂ ದೂರೀಕುರುದ್ಧಮ್ ಅತಿಥಿಸೇವಾಯಾಮ್ ಅನುರಜ್ಯದ್ಧಮ್ | 14 ಯೇ ಜನಾ ಯುಷ್ಮಾನ್ ತಾಡಯನ್ತಿ ತಾನ್ ಅತಿಷಂ ವದತ ಶಾಪಮ್ ಅದತ್ವಾ ದದ್ಧಮಾಶಿಷಮ್ | 15 ಯೇ ಜನಾ ಅನನ್ಯನ್ತಿ ತೈ ಸಾರ್ಧಮ್ ಅನನ್ಯತ ಯೇ ಚ ರುದನ್ತಿ ತೈ ಸಹ ರುದಿತ | 16 ಅಪರಂ ಯುಷ್ಮಾಕಂ ಮನಸಾಂ ಪರಸ್ಪರಮ್ ಏಕೋಭಾವೋ ಭವತು; ಅಪರಮ್ ಉಚ್ಚಪದಮ್ ಅನಾಕಾಚ್ಛ್ಯ ನೀಚಲೋಕೈಃ ಸಹಾಪಿ ಮಾರ್ದವಮ್ ಅಚರತಃ; ಸ್ವಾನ್ ಜ್ಞಾನಿನೋ ನ ಮನ್ಯದ್ಧಂ | 17 ಪರಸ್ಮಾದ್ ಅಪಕಾರಂ ಪ್ರಾಪ್ಯಾಪಿ ಪರಂ ನಾಪಕುರುತ | ಸರ್ವೇಷಾಂ ದೃಷ್ಟಿತೋ ಯತ್ ಕರ್ಮೋತ್ತಮಂ ತದೇವ ಕುರುತ | 18 ಯದಿ ಭವಿತುಂ ಶಕ್ಯತೇ ತರ್ಹಿ ಯಥಾಶಕ್ತಿ ಸರ್ವಲೋಕೈಃ ಸಹ ನಿರ್ವಿರೋಧೇನ ಕಾಲಂ ಯಾಪಯತ | 19 ಹೇ ಪ್ರಿಯಬನ್ಧವಃ, ಕಸ್ಯೈಚಿದ್ ಅಪಕಾರಸ್ಯ ಸಮುಚಿತಂ ದಣ್ಣಂ ಸ್ವಯಂ ನ ದದ್ಧಂ, ಕಿನ್ತುಶ್ಚರೀಯಕೋಧಾಯ ಸ್ಥಾನಂ ದತ್ತ ಯತೋ ಲಿಖಿತಮಾಸ್ತೇ ಪರಮೇಶ್ವರಃ ಕಥಯತಿ, ದಾನಂ ಫಲಸ್ಯ ಮತ್ಕರ್ಮ ಸೂಚಿತಂ ಪ್ರದದಾಮ್ಯಹಂ | 20 ಇತಿಕಾರಣಾದ್ ರಿಪು ಯದಿ ಕ್ಷುಧಾರ್ತಸ್ಯೇ ತರ್ಹಿ ತಂ ತ್ವಂ ಪ್ರಭೋಜಯ | ತಥಾ ಯದಿ ತ್ವಾಪುತ್ರಃ ಸ್ಯಾತ್ ತರ್ಹಿ ತಂ ಪರಿಪಾಯಯ | ತೇನ ತ್ವಂ ಮಸ್ತಕೇ ತಸ್ಯ ಜ್ವಲದಗ್ನಿಂ ನಿಧಾಸ್ಯಸಿ | 21 ಕುಕ್ರಿಯಯಾ ಪರಾಜಿತಾ ನ ಸನ್ಯ ಉತ್ತಮಕ್ರಿಯಯಾ ಕುಕ್ರಿಯಾಂ ಪರಾಜಯತ |

13 ಯುಷ್ಮಾಕಮ್ ಏಕೈಕಜನಃ ಶಾಸನಪದಸ್ಯ ನಿಘೋ ಭವತು ಯತೋ ಯಾನಿ ಶಾಸನಪದಾನಿ ಸನ್ನಿ ತಾನಿ ಸರ್ವಾಣೀಶ್ವರೇಣ ಸ್ವಾಪಿತಾನಿ; ಈಶ್ವರಂ ವಿನಾ ಪದಸ್ಥಾಪನಂ ನ ಭವತಿ | 2 ಇತಿ ಹೇತೋಃ ಶಾಸನಪದಸ್ಯ ಯತ್ ಪ್ರಾತಿಕೂಲ್ಯಂ ತದ್ ಈಶ್ವರೀಯನಿರೂಪಣಸ್ಯ ಪ್ರಾತಿಕೂಲ್ಯಮೇವ; ಅಪರಂ ಯೇ ಪ್ರಾತಿಕೂಲ್ಯಮ್ ಅಚರನ್ತಿ ತೇ ಸ್ತೇಷಾಂ ಸಮುಚಿತಂ ದಣ್ಣಂ ಸ್ವಯಮೇವ ಘಟಯನ್ತೇ | 3 ಶಾಸ್ತ್ರಾ ಸದಾಚಾರಿಣಾಂ ಭಯಪ್ರದೋ ನಹಿ ದುರಾಚಾರಿಣಾಮೇವ ಭಯಪ್ರದೋ ಭವತಿ; ತ್ವಂ ಕಿಂ ತಸ್ಮಾನ್ ನಿರ್ಭಯೋ ಭವಿತುಮ್ ಇಚ್ಛಸಿ? ತರ್ಹಿ ಸತ್ಕರ್ಮಾಚರ, ತಸ್ಮಾದ್ ಯಶೋ ಲಪ್ಸ್ಯಸೇ, 4 ಯತಸ್ತವ ಸದಾಚರಣಾಯ ಸ ಈಶ್ವರಸ್ಯ ಭೃತ್ಯೋಽಸಿ | ಕಿನ್ತು ಯದಿ ಕುಕರ್ಮಾಚರಸಿ ತರ್ಹಿ ತ್ವಂ ಶಶ್ಯಸ್ವ ಯತಃ ಸ ನಿರರ್ಥಕಂ ಖಜ್ಞಂ ನ ಧಾರಯತಿ; ಕುಕರ್ಮಾಚಾರಿಣಂ ಸಮುಚಿತಂ ದಣ್ಣಯಿತುಮ್ ಸ ಈಶ್ವರಸ್ಯ ದಣ್ಣದಭ್ಯಕ್ತು ಏವ | 5 ಅತಃವ ಕೇವಲದಣ್ಣಭಯಾನುಗಿ ಕಿನ್ತು ಸದಸದ್ಭೋಧಾದಪಿ ತಸ್ಯ ವಶ್ಯೇನ ಭವಿತವ್ಯಂ | 6 ಏತಸ್ಮಾದ್ ಯುಷ್ಮಾಕಂ ರಾಜಕರದಾನಮಪ್ಯುಚಿತಂ ಯಸ್ಮಾದ್ ಯೇ ಕರಂ ಗೃಹ್ಯನ್ತಿ ತ ಈಶ್ವರಸ್ಯ ಕಿಚ್ಚಿರಾ ಭೂತ್ಯಾ ಸತತಮ್ ಏತಸ್ಮಿನ್ ಕರ್ಮಣಿ ನಿವಿಷ್ಯನ್ತಿಷ್ಯನ್ತಿ | 7 ಅಸ್ಮಾತ್ ಕರಗ್ರಾಹಿಣೇ ಕರಂ ದತ್ತ, ತಥಾ ಶುಲ್ಕಗ್ರಾಹಿಣೇ ಶುಲ್ಕಂ ದತ್ತ, ಅಪರಂ ಯಸ್ಮಾದ್ ಭೇತವ್ಯಂ ತಸ್ಮಾದ್ ಬಿಭೀತ, ಯಶ್ಚ ಸಮಾದರಣೀಯಸ್ತಂ ಸಮಾದ್ರಿಯದ್ಧಮ್; ಇತ್ಯಂ ಯಸ್ಯ ಯತ್ ಪ್ರಾಪ್ಯಂ ತತ್ ತಸ್ಯೈ ದತ್ತ | 8 ಯುಷ್ಮಾಕಂ ಪರಸ್ಪರಂ ಪ್ರೇಮ ವಿನಾ ಽನ್ಯತ್ ಕಿಮಪಿ ದೇಯಮ್ ಋಣಂ ನ ಭವತು, ಯತೋ ಯಃ ಪರಸ್ಮಿನ್ ಪ್ರೇಮ ಕರೋತಿ ತೇನ ವ್ಯವಸ್ಥಾ ಸಿದ್ಧತಿ | 9 ವಸ್ತುತಃ ಪರದಾರಾನ್ ಮಾ ಗಚ್ಛ, ನರಹತ್ಯಾಂ

ಮಾ ಕಾರ್ಷೀ, ಚೈರ್ಯ್ಯ ಮಾ ಕಾರ್ಷೀ, ಮಿಥ್ಯಾಸಾಕ್ಷಂ ಮಾ ದೇಹಿ,
 ಲೋಭಂ ಮಾ ಕಾರ್ಷೀ, ಏತಾಃ ಸರ್ವಾ ಆಜ್ಞಾ ಏತಾಭ್ಯೋ ಭಿನ್ನಾ ಯಾ
 ಕಾಚಿದ್ ಅಜ್ಞಾಸ್ತಿ ಸಾಪಿ ಸ್ವಸಮೀಪವಾಸಿನಿ ಸ್ವವತ್ ಪ್ರೇಮ ಕುರ್ವಿತ್ಯನೇನ
 ವಚನೇನ ವೇದಿತಾ | 10 ಯತಃ ಪ್ರೇಮ ಸಮೀಪವಾಸಿನೋಽಶುಭಂ
 ನ ಜನಯತಿ ತಸ್ಮಾತ್ ಪ್ರೇಮ್ನಾ ಸರ್ವಾ ವ್ಯವಸ್ಥಾ ಪಾಲೃತೇ | 11
 ಪ್ರತ್ಯಯೇಭವನಕಾಲೇಽಸ್ಮಾಕಂ ಪರಿತ್ರಾಣಸ್ಯ ಸಾಮೀಪ್ಯಾದ್ ಇದಾನೀಂ
 ತಸ್ಯ ಸಾಮೀಪ್ಯಮ್ ಅವ್ಯವಹಿತಂ; ಅತಃ ಸಮಯಂ ವಿವಿಚ್ಯಾಸ್ವಾಭಿಃ
 ಸಾಮ್ಯತಮ್ ಅಪಶ್ಯಮೇವ ನಿದ್ರಾತೋ ಜಾಗತ್ಸವ್ಯಂ | 12 ಬಹುತರಾ
 ಯಾಮಿನೀ ಗತಾ ಪ್ರಭಾತಂ ನನ್ನಿಧಿಂ ಪ್ರಾಪ್ತಂ ತಸ್ಮಾತ್ ತಾಮಸೀಯಾಃ
 ಕ್ರಿಯಾಃ ಪರಿತ್ಯಜ್ಯಾಸ್ವಾಭಿ ವಾಸರೀಯಾ ಸಜ್ಜಾ ಪರಿಧಾತವ್ಯಾ | 13 ಅತೋ
 ಹೇತೋ ವರ್ಯಂ ದಿವಾ ವಿಹಿತಂ ಸದಾಚರಣಮ್ ಆಚರಿಷ್ಯಾಮಃ |
 ರಜ್ಗರಸೋ ಮತ್ತತ್ತ್ವಂ ಲವ್ವುಟತ್ವಂ ಕಾಮುಕತ್ವಂ ವಿವಾದ ಈರ್ಷ್ಯಾ ಚೈತಾನಿ
 ಪರಿತ್ಯಕ್ತ್ವಾಮಃ | 14 ಯೂಯಂ ಪ್ರಭುಯೇಶುಖೀರ್ಷ್ಣರೂಪಂ ಪರಿಚ್ಛದಂ
 ಪರಿಧದ್ಧಂ ಸುಖಾಭಿಲಾಷಪರಣಾಯ ಶಾರೀರಿಕಾಚರಣಂ ಮಾಚರತ |

14 ಯೋ ಜನೋಽದೃಢವಿಶ್ವಾಸಸ್ತಂ ಯುಷ್ಮಾಕಂ ಸಜ್ಜಿನಂ
 ಕುರುತ ಕಿನ್ನು ಸನ್ನೇಹವಿಚಾರಾರ್ಥಂ ನಹಿ | 2 ಯತೋ ನಿಷಿದ್ಧಂ
 ಕಿಮಪಿ ಖಾದ್ಯದ್ರವ್ಯಂ ನಾಸ್ತಿ, ಕಸ್ಯಚಿಜ್ಜನಸ್ಯ ಪ್ರತ್ಯಯ ಏತಾದೃಶೋ
 ವಿದ್ಯತೇ ಕಿನ್ನದೃಢವಿಶ್ವಾಸಃ ಕಶ್ಚಿದಪರೋ ಜನಃ ಕೇವಲಂ
 ಶಾಕಂ ಭುಜ್ಯಂ | 3 ತರ್ಹಿ ಯೋ ಜನಃ ಸಾಧಾರಣಂ ದ್ರವ್ಯಂ
 ಭುಜ್ಯತೇ ಸ ವಿಶೇಷದ್ರವ್ಯಭೋಕ್ತಾರಂ ನಾವಜಾನೀಯಾತ್ ತಥಾ
 ವಿಶೇಷದ್ರವ್ಯಭೋಕ್ತಾಪಿ ಸಾಧಾರಣದ್ರವ್ಯಭೋಕ್ತಾರಂ ದೋಷಿಣಂ ನ
 ಕುರ್ಯಾತ್, ಯಸ್ಮಾದ್ ಈಶ್ವರಸ್ಯಮ್ ಅಗ್ರಹ್ಯಾತ್ | 4 ಹೇ ಪರದಾಸಸ್ಯ
 ದೂಷಯಿತ್ವಸ್ತಂ ಕಃ? ನಿಜಪ್ರಭೋಃ ಸಮೀಪೇ ತೇನ ಪದಸ್ಥೇನ
 ಪದಚ್ಯುತೇನ ವಾ ಭವಿತವ್ಯಂ ನ ಚ ಪದಸ್ಯ ಏವ ಭವಿಷ್ಯತಿ ಯತ ಈಶ್ವರಸ್ಯಂ
 ಪದಸ್ಥಂ ಕರ್ತುಂ ಶಕ್ನೋತಿ | 5 ಅಪರಂಜಿ ಕಶ್ಚಿಜ್ಜನೋ ದಿನಾದ್ ದಿನಂ
 ವಿಶೇಷಂ ಮನ್ಯತೇ ಕಶ್ಚಿತ್ತು ಸರ್ವಾಣಿ ದಿನಾನಿ ಸಮಾನಾನಿ ಮನ್ಯತೇ,
 ಏಕೈಕೋ ಜನಃ ಸ್ತ್ರೀಯಮನಸಿ ವಿವಿಚ್ಯ ನಿಶ್ಚಿನೋತು | 6 ಯೋ ಜನಃ
 ಕಿಷ್ಟನ ದಿನಂ ವಿಶೇಷಂ ಮನ್ಯತೇ ಸ ಪ್ರಭುಭಕ್ತಾ ತನ್ ಮನ್ಯತೇ, ಯಶ್ಚ
 ಜನಃ ಕಿಮಪಿ ದಿನಂ ವಿಶೇಷಂ ನ ಮನ್ಯತೇ ಸೋಽಪಿ ಪ್ರಭುಭಕ್ತಾ ತನ್ನ
 ಮನ್ಯತೇ; ಅಪರಂಜಿ ಯಃ ಸರ್ವಾಣಿ ಭಕ್ತದ್ರವ್ಯಾಣಿ ಭುಜ್ಯತೇ ಸ
 ಪ್ರಭುಭಕ್ತಯಾ ತಾನಿ ಭುಜ್ಯತೇ ಯತಃ ಸ ಈಶ್ವರಂ ಧನ್ಯಂ ವಕ್ತಿ, ಯಶ್ಚ ನ
 ಭುಜ್ಯತೇ ಸೋಽಪಿ ಪ್ರಭುಭಕ್ತೈವ ನ ಭುಜ್ಯಾನ ಈಶ್ವರಂ ಧನ್ಯಂ ಬ್ರೂತೇ |
 7 ಅಪರಮ್ ಅಸ್ಮಾಕಂ ಕಶ್ಚಿತ್ ನಿಜನಿಮಿತ್ತಂ ಪ್ರಾಣಾನ್ ಧಾರಯತಿ
 ನಿಜನಿಮಿತ್ತಂ ಮ್ರುಯತೇ ವಾ ತನ್ಯಃ | 8 ಕಿನ್ನು ಯದಿ ವಯಂ ಪ್ರಾಣಾನ್
 ಧಾರಯಾಮಸ್ತರ್ಹಿ ಪ್ರಭುನಿಮಿತ್ತಂ ಧಾರಯಾಮಃ, ಯದಿ ಚ ಪ್ರಾಣಾನ್
 ತ್ಯಜಾಮಸ್ತರ್ಹಪಿ ಪ್ರಭುನಿಮಿತ್ತಂ ತ್ಯಜಾಮಃ, ಅತಃ ಏವ ಜೀವನೇ ಮರಣೇ
 ವಾ ವಯಂ ಪ್ರಭೋರೇವಾಸ್ಮಹೇ | 9 ಯತೋ ಜೀವನ್ಮೋ
 ಮೃತಾಶ್ಚೇತ್ಯುಭಯೇಷಾಂ ಲೋಕಾನಾಂ ಪ್ರಭುತ್ವಪ್ರಾಪ್ತಾರ್ಥಂ ಖ್ರೀಷ್ಣೋ
 ಮೃತ ಉತ್ಥಿತಃ ಪುನರ್ಜೀವಿತಶ್ಚ | 10 ಕಿನ್ನು ತ್ವಂ ನಿಜಂ ಭಾತರಂ ಕುತೋ
 ದೂಷಯಸಿ? ತಥಾ ತ್ವಂ ನಿಜಂ ಭಾತರಂ ಕುತಸ್ತುಚ್ಛಂ ಜಾನಾಸಿ? ಖ್ರೀಷ್ಣಸ್ಯ
 ವಿಚಾರಸಿಂಹಾಸನಸ್ಯ ಸಮ್ಯುಖೇ ಸರ್ವೈರಸ್ಮಾಭಿರುಪಸ್ಥಾತವ್ಯಂ; | 11
 ಯಾದ್ಯಶಂ ಲಿಖಿತಮ್ ಆಸ್ತೇ, ಪರೇಶಃ ಶಪಥಂ ಕುರ್ವಣ್ ವಾಕ್ಯಮೇತತ್

ಪುರಾವದತ್ | ಸರ್ವೋ ಜನಃ ಸಮೀಪೇ ಮೇ ಜಾನುಪಾತಂ ಕರಿಷ್ಯತಿ |
 ಜಿಹ್ವೈಕೈಕಾ ತಥೇಶಸ್ಯ ನಿಷ್ಪತ್ತಂ ಸ್ವೀಕರಿಷ್ಯತಿ | 12 ಅತಃ ಏವ
 ಈಶ್ವರಸಮೀಪೇಽಸ್ಮಾಕಮ್ ಏಕೈಕಜನೇನ ನಿಜಾ ಕಥಾ ಕಥಯಿತವ್ಯಾ | 13
 ಇತ್ಯಂ ಸತಿ ವಯಮ್ ಅದ್ಧಾರಭ್ಯ ಪರಸ್ಪರಂ ನ ದೂಷಯಂತಃ ಸ್ವಭ್ರಾತು
 ವಿಘ್ನೋ ವ್ಯಾಘಾತೋ ವಾ ಯನ್ನ ಜಾಯೇತ ತಾದೃಶೀಮೀಹಾಂ
 ಕುರ್ಮಹೇ | 14 ಕಿಮಪಿ ವಸ್ತು ಸ್ವಭಾವತೋ ನಾಶುಚಿ ಭವತೀತ್ಯಹಂ
 ಜಾನೇ ತಥಾ ಪ್ರಭುನಾ ಯೇಶುಖೀರ್ಷ್ಣೇನಾಪಿ ನಿಶ್ಚಿತಂ ಜಾನೇ, ಕಿನ್ನು ಯೋ
 ಜನೋ ಯದ್ ದ್ರವ್ಯಮ್ ಅಪವಿತ್ರಂ ಜಾನೀತೇ ತಸ್ಯ ಕೃತೇ ತದ್
 ಅಪವಿತ್ರಮ್ ಆಸ್ತೇ | 15 ಅತಃ ಏವ ತವ ಭಕ್ತದ್ರವ್ಯೇಣ ತವ ಭ್ರಾತಾ
 ಶೋಕಾನ್ವಿತೋ ಭವತಿ ತರ್ಹಿ ತ್ವಂ ಭಾತರಂ ಪ್ರತಿ ಪ್ರೇಮ್ನಾ ನಾಚರಸಿ |
 ಖ್ರೀಷ್ಣೋ ಯಸ್ಯ ಕೃತೇ ಸ್ವಪ್ರಾಣಾನ್ ವ್ಯಯಿತವಾನ್ ತ್ವಂ ನಿಜೇನ
 ಭಕ್ತದ್ರವ್ಯೇಣ ತಂ ನ ಶಾಶಯ | 16 ಅಪರಂ ಯುಷ್ಮಾಕಮ್ ಉತ್ತಮಂ
 ಕರ್ಮ ನಿನ್ನಿತಂ ನ ಭವತು | 17 ಭಕ್ತಂ ಪೇಯಂಚ್ಚೇಶ್ವರರಾಜ್ಯಸ್ಯ ಸಾರೋ
 ನಹಿ, ಕಿನ್ನು ಪುಣ್ಯಂ ಶಾನಿಶ್ಚ ಪವಿತ್ರೇಣಾತ್ಮನಾ ಜಾತ ಅನನ್ದಶ್ಚ | 18 ಏತ್ಯೈ
 ಯೋ ಜನಃ ಖ್ರೀಷ್ಣಂ ಸೇವತೇ, ಸ ಏವೇಶ್ವರಸ್ಯ ತುಷ್ಟಿಕರೋ ಮನುಷ್ಯಶ್ಚ
 ಸುಖ್ಯತಃ | 19 ಅತಃ ಏವ ಯೇನಾಸ್ಮಾಕಂ ಸರ್ವೇಷಾಂ ಪರಸ್ಪರಮ್ ಐಕ್ಯಂ
 ನಿಷ್ಣಾ ಚ ಜಾಯತೇ ತದೇವಾಸ್ವಾಭಿ ಯಂತಿತವ್ಯಂ | 20 ಭಕ್ತಾರ್ಥಮ್
 ಈಶ್ವರಸ್ಯ ಕರ್ಮಣೋ ಹಾನಿಂ ಮಾ ಜನಯತ; ಸರ್ವಂ ವಸ್ತು ಪವಿತ್ರಮಿತಿ
 ಸತ್ಯಂ ತಥಾಪಿ ಯೋ ಜನೋ ಯದ್ ಭುಕ್ತ್ವಾ ವಿಷ್ಣಂ ಲಭತೇ ತದರ್ಥಂ
 ತದ್ ಭದ್ರಂ ನಹಿ | 21 ತವ ಮಾಂಸಭಕ್ಷಣಸುರಾಪಾನಾದಿಭಿಃ ಕ್ರಿಯಾಭಿ
 ಯದಿ ತವ ಭ್ರಾತುಃ ಪಾದಸ್ಥಲನಂ ವಿಘ್ನೋ ವಾ ಚಾಞ್ಞಲಂ ವಾ
 ಜಾಯತೇ ತರ್ಹಿ ತದ್ಭೋಜನಪಾನಯೋಸ್ವಾಗೋ ಭದ್ರಃ | 22 ಯದಿ ತವ
 ಪ್ರತ್ಯಯಸ್ಥಿಷ್ಯತಿ ತರ್ಹಿಶ್ವರಸ್ಯ ಗೋಚರೇ ಸ್ನಾನರೇ ತಂ ಗೋಪಯ; ಯೋ
 ಜನಃ ಸ್ವಮತೇನ ಸ್ವಂ ದೋಷಿಣಂ ನ ಕರೋತಿ ಸ ಏವ ಧನ್ಯಃ | 23 ಕಿನ್ನು
 ಯಃ ಕಶ್ಚಿತ್ ಸಂಶಯ್ಯ ಭುಜ್ಯತೇಽರ್ಥಾತ್ ನ ಪ್ರತಿತ್ಯ ಭುಜ್ಯತೇ, ಸ
 ಏವಾವಶ್ಯಂ ದಣ್ಣಾರ್ಥೋ ಭವಿಷ್ಯತಿ, ಯತೋ ಯತ್ ಪ್ರತ್ಯಯಜಂ ನಹಿ
 ತದೇವ ಪಾಪಮಯಂ ಭವತಿ |

15 ಬಲವದ್ಧಿರಸ್ಮಾಭಿ ರುರ್ಬ್ಬಲಾನಾಂ ದೌರ್ಬ್ಬಲ್ಯಂ ಸೋಢವ್ಯಂ
 ನ ಚ ಸ್ತೇಷಾಮ್ ಇಷ್ಟಾಚಾರ ಆಚರಿತವ್ಯಃ | 2 ಅಸ್ಮಾಕಮ್
 ಏಕೈಕೋ ಜನಃ ಸ್ವಸಮೀಪವಾಸಿನೋ ಹಿತಾರ್ಥಂ ನಿಷ್ಕಾರ್ಥಂ
 ತಸ್ಮೈವೇಷ್ಟಾಚಾರಮ್ ಆಚರತು | 3 ಯತಃ ಖ್ರೀಷ್ಣೋಽಪಿ
 ನಿಜೇಷ್ಟಾಚಾರಂ ನಾಚರಿತವಾನ್, ಯಥಾ ಲಿಖಿತಮ್ ಆಸ್ತೇ,
 ತ್ವನ್ನಿನ್ನಕಗಣಸ್ಯೈವ ನಿನ್ನಾಭಿ ನಿಫಿನ್ನಿತೋಽಸ್ಮಹಂ | 4 ಅಪರಂಜಿ
 ವಯಂ ಯತ್ ಸಹಿಷ್ಣುತಾಸಾನ್ವನಯೋ ಜನಕೇನ ಶಾಸ್ತ್ರೇಣ
 ಪ್ರತ್ಯಾಶಾಂ ಲಭೇಮಹಿ ತನ್ನಿಮಿತ್ತಂ ಪೂರ್ವಕಾಲೇ ಲಿಖಿತಾನಿ
 ಸರ್ವವಚನಾನ್ಯಸ್ಮಾಕಮ್ ಉಪದೇಶಾರ್ಥಮೇವ ಲಿಖಿರೇ | 5
 ಸಹಿಷ್ಣುತಾಸಾನ್ವನಯೋರಾಕರೋ ಯ ಈಶ್ವರಃ ಸ ಏವಂ ಕರೋತು
 ಯತ್ ಪ್ರಭು ಯೇಶುಖೀರ್ಷ್ಣ ಇವ ಯುಷ್ಮಾಕಮ್ ಏಕಜನೋಽನ್ಯಜನೇನ
 ಸಾರ್ಧಂ ಮನಸ ಐಕ್ಯಮ್ ಆಚರೇತ್; | 6 ಯೂಯಂಜ್ಞ ಸರ್ವ ಏಕಚಿತ್ತಾ
 ಭೂತ್ವಾ ಮುಖ್ಯಕೇನೇವಾಸ್ಮತ್ಪ್ರಭುಯೇಶುಖೀರ್ಷ್ಣಸ್ಯ ಪಿತುರೇಶ್ವರಸ್ಯ
 ಗುಣಾನ್ ಕೀರ್ತಯೇತ | 7 ಅಪರಮ್ ಈಶ್ವರಸ್ಯ ಮಹಿಮ್ನಃ ಪ್ರಕಾಶಾರ್ಥಂ
 ಖ್ರೀಷ್ಣೋ ಯಥಾ ಯುಷ್ಮಾನ್ ಪ್ರತ್ಯಗ್ರಹ್ಯಾತ್ ತಥಾ ಯುಷ್ಮಾಕಮಪ್ಯೇಕೋ

ಜನೋಽನ್ಯಜನಂ ಪ್ರತಿಗೃಹ್ಯಾತು | 8 ಯಥಾ ಲಿಖಿತಮ್ ಆಸ್ತೇ, ಅತೋಽಹಂ ಸಮ್ಬುಖೇ ತಿಷ್ಠನ್ ಭಿನ್ನದೇಶಿನಿವಾಸಿನಾಂ | ಸ್ತುವಂಸ್ತಾಂ ಪರಿಗಾಸ್ಯಾಮಿ ತವ ನಾಮ್ನಿ ಪರೇಶ್ವರ || 9 ತಸ್ಯ ದಯಾಲುತ್ತಾಚ್ಚ ಭಿನ್ನಜಾತೀಯಾ ಯದ್ ಈಶ್ವರಸ್ಯ ಗುಣಾನ್ ಕೀರ್ತಯೇಯುಸ್ತದರ್ಥಂ ಯೇಶುಃ ಖ್ರೀಷ್ಣಸ್ತತ್ಕೇದನಿಯಮಸ್ಯ ನಿಘ್ನೋಽಭವದ್ ಇತ್ಯಹಂ ವದಾಮಿ | ಯಥಾ ಲಿಖಿತಮ್ ಆಸ್ತೇ, ಅತೋಽಹಂ ಸಮ್ಬುಖೇ ತಿಷ್ಠನ್ ಭಿನ್ನದೇಶಿನಿವಾಸಿನಾಂ | ಸ್ತುವಂಸ್ತಾಂ ಪರಿಗಾಸ್ಯಾಮಿ ತವ ನಾಮ್ನಿ ಪರೇಶ್ವರ || 10 ಅಪರಮಪಿ ಲಿಖಿತಮ್ ಆಸ್ತೇ, ಹೇ ಅನ್ಯಜಾತಯೋ ಯೂಯಂ ಸಮಂ ನನ್ನತ ತಚ್ಚನ್ಯಃ | 11 ಪುನಶ್ಚ ಲಿಖಿತಮ್ ಆಸ್ತೇ, ಹೇ ಸರ್ವದೇಶಿನೋ ಯೂಯಂ ಧನ್ಯಂ ಬ್ರೂತ ಪರೇಶ್ವರಂ | ಹೇ ತದೀಯನರಾ ಯೂಯಂ ಕುರುದ್ಧಂ ತತ್ಪ್ರಶಂಸನಂ || 12 ಅಪರ ಯೇಶಾಯಿಯೋಽಪಿ ಲಿಲೇಖ, ಯೀಶಯಸ್ಯ ತು ಯತ್ ಮೂಲಂ ತತ್ ಪ್ರಕಾಶಿಷ್ಯತೇ ತದಾ | ಸರ್ವಜಾತೀಯನ್ಯಣಾಞ್ಚ ಶಾಸಕಃ ಸಮುದೇಷ್ಯತಿ | ತತ್ಪ್ರಾದೇಶೀಲೋಕೈಶ್ಚ ಪ್ರತ್ಯಾಶಾ ಪ್ರಕರಿಸ್ಯತೇ || 13 ಅತಃಪವ ಯೂಯಂ ಪವಿತ್ರಸ್ಯಾತ್ಮನಃ ಪ್ರಭಾವಾದ್ ಯತ್ ಸಮ್ಬೂರ್ಣಾಂ ಪ್ರತ್ಯಾಶಾಂ ಲಪ್ಸ್ಯದ್ವೇ ತದರ್ಥಂ ತತ್ಪ್ರತ್ಯಾಶಾಜನಕ ಈಶ್ವರಃ ಪ್ರತ್ಯಯೇನ ಯುಷ್ಮಾನ್ ಶಾನ್ತಾನನ್ಯಾಭ್ಯಾಂ ಸಮ್ಬೂರ್ಣಾನ್ ಕರೋತು | 14 ಹೇ ಭ್ರಾತರೋ ಯೂಯಂ ಸದ್ಭಾವಯುಕ್ತಾಃ ಸರ್ವಪ್ರಕಾರೇಣ ಜ್ಞಾನೇನ ಚ ಸಮ್ಬೂರ್ಣಾಃ ಪರಸ್ಪರೋಪದೇಶೇ ಚ ತತ್ಪರಾ ಇತ್ಯಹಂ ನಿಶ್ಚಿತಂ ಜಾನಾಮಿ, 15 ತಥಾಪ್ಯಹಂ ಯತ್ ಪ್ರಗಲ್ಬತರೋ ಭವನ್ ಯುಷ್ಮಾನ್ ಪ್ರಬೋಧಯಾಮಿ ತಸ್ಯೈಕಂ ಕಾರಣಮಿದಂ | 16 ಭಿನ್ನಜಾತೀಯಾಃ ಪವಿತ್ರೇಣಾತ್ಮನಾ ಪಾವಿತನ್ಯವೇದ್ಯರೂಪಾ ಭೂತ್ವಾ ಯದ್ ಗ್ರಾಹ್ಯಾ ಭವೇಯುಸ್ತನ್ನಿಮಿತ್ತಮಹಮ್ ಈಶ್ವರಸ್ಯ ಸುಸಂವಾದಂ ಪ್ರಚಾರಯಿತುಂ ಭಿನ್ನಜಾತೀಯಾನಾಂ ಮಧ್ಯೇ ಯೀಶುಖ್ರೀಷ್ಣಸ್ಯ ಸೇವಕತ್ವಂ ದಾನಂ ಈಶ್ವರಾತ್ ಲಭುವಾನಸ್ಮಿ | 17 ಈಶ್ವರಂ ಪ್ರತಿ ಯೀಶುಖ್ರೀಷ್ಣೇನ ಮಮ ಶ್ಲಾಘಾಕರಣಸ್ಯ ಕಾರಣಮ್ ಆಸ್ತೇ | 18 ಭಿನ್ನದೇಶಿನಿ ಅಜ್ಞಾಗ್ರಾಹಿಣಃ ಕರ್ತುಂ ಖ್ರೀಷ್ಣೋ ವಾಕ್ಯೇನ ಕ್ರಿಯಯಾ ಚ, ಅಶ್ಚರ್ಯ್ಯಲಕ್ಷಣೈಶ್ಚಿತ್ರಕ್ರಿಯಾಭಿಃ ಪವಿತ್ರಸ್ಯಾತ್ಮನಃ ಪ್ರಭಾವೇನ ಚ ಯಾನಿ ಕರ್ಮ್ಯಣಿ ಮಯಾ ಸಾಧಿತವಾನ್, 19 ಕೇವಲಂ ತಾನ್ಯೇವ ವಿನಾನ್ಯಸ್ಯ ಕಸ್ಯಚಿತ್ ಕರ್ಮ್ಯಣೋ ವರ್ಣನಾಂ ಕರ್ತುಂ ಪ್ರಗಲ್ಬೋ ನ ಭವಾಮಿ | ತಸ್ಮಾತ್ ಆ ಯಿರೂಶಾಲಮ ಇಲ್ಲೂರಿಕಂ ಯಾವತ್ ಸರ್ವತ್ರ ಖ್ರೀಷ್ಣಸ್ಯ ಸುಸಂವಾದಂ ಪ್ರಾಚಾರಯಂ | 20 ಅನ್ಯೇನ ನಿಚಿತಾಯಾಂ ಭಿತ್ತಾವಹಂ ಯನ್ನ ನಿಚಿನೋಮಿ ತನ್ನಿಮಿತ್ತಂ ಯತ್ರ ಯತ್ರ ಸ್ಥಾನೇ ಖ್ರೀಷ್ಣಸ್ಯ ನಾಮ ಕದಾಪಿ ಕೇನಾಪಿ ನ ಜ್ಞಾಪಿತಂ ತತ್ರ ತತ್ರ ಸುಸಂವಾದಂ ಪ್ರಚಾರಯಿತುಮ್ ಅಹಂ ಯತೇ | 21 ಯಾದೃಶಂ ಲಿಖಿತಮ್ ಆಸ್ತೇ, ಯೈ ವಾರ್ತಾ ತಸ್ಯ ನ ಪ್ರಾಪ್ತಾ ದರ್ಶನಂ ತೈಸ್ತು ಲಪ್ಸ್ಯತೇ | ಯೈಶ್ಚ ನೈವ ಶ್ರುತಂ ಕಿಂಚಿತ್ ಬೋದ್ಧಂ ಶಕ್ತ್ಯನ್ವಿ ತೇ ಜನಾಃ | 22 ತಸ್ಮಾದ್ ಯುಷ್ಮತ್ಪೀಪಗಮನಾದ್ ಅಹಂ ಮುಹುರ್ಮುಹು ನಿವಾರಿತೋಽಭವಂ | 23 ಕಿನ್ವಿದಾನೀಮ್ ಅತ್ರ ಪ್ರದೇಶೇಷು ಮಯಾ ನ ಗತಂ ಸ್ಥಾನಂ ಕಿಮಪಿ ನಾವಶಿಷ್ಯತೇ ಯುಷ್ಮತ್ಪೀಪಂ ಗನ್ತುಂ ಬಹುವತ್ತರಾನಾರಭ್ಯ ಮಾಮಕೀನಾಕಾಜ್ಞು ಚ ವಿದ್ಯತ ಇತಿ ಹೇತೋಃ | 24 ಸ್ನಾನಿಯಾದೇಶಗಮನಕಾಲೇಽಹಂ ಯುಷ್ಮನ್ನದ್ವೇನ ಗಚ್ಛನ್ ಯುಷ್ಮಾನ್ ಆಲೋಕಿಷ್ಯೇ, ತತಃ ಪರಂ ಯುಷ್ಮತ್ಮಮಾಷಣೇನ ತ್ಯಪ್ತಿಂ ಪರಿಲಬ್ಧ ತದ್ವೇಶಗಮನಾರ್ಥಂ ಯುಷ್ಮಾಭಿ

ವಿಪರ್ಜಯಿಷ್ಯೇ, ಈದೃಶೀ ಮದೀಯಾ ಪ್ರತ್ಯಾಶಾ ವಿದ್ಯತೇ | 25 ಕಿನ್ತು ಸಾಮ್ಪ್ರತಂ ಪವಿತ್ರಲೋಕಾನಾಂ ಸೇವನಾಯ ಯಿರೂಶಾಲಮ್ನಗರಂ ವ್ರಜಾಮಿ | 26 ಯತೋ ಯಿರೂಶಾಲಮಸ್ಥಪವಿತ್ರಲೋಕಾನಾಂ ಮಧ್ಯೇ ಯೇ ದರಿದ್ರಾ ಅರ್ಥವಿಶ್ರಾಣನೇನ ತಾನುಪಕರ್ತುಂ ಮಾಕಿದನಿಯಾದೇಶೀಯಾ ಆಖಾಯಾದೇಶೀಯಾಶ್ಚ ಲೋಕಾ ಐಚ್ಛನ್ | 27 ಏಷಾ ತೇಷಾಂ ಸದಿಚ್ಛಾ ಯತಸ್ಯೇ ತೇಷಾಮ್ ಖುಣಿನಃ ಸನ್ನಿ ಯತೋ ಹೇತೋ ಭಿನ್ನಜಾತೀಯಾ ಯೇಷಾಂ ಪರಮಾರ್ಥಸ್ಯಾಂತಿನೋ ಜಾತಾ ಐಹಿಕವಿಷಯೇ ತೇಷಾಮುಪಕಾರಸ್ಯಃ ಕರ್ತವ್ಯಃ | 28 ಅತೋ ಮಯಾ ತತ್ ಕರ್ಮ್ಯ ಸಾಧಯಿತ್ವಾ ತಸ್ಮಿನ್ ಫಲೇ ತೇಭ್ಯಃ ಸಮರ್ಪಿತೇ ಯುಷ್ಮನ್ನದ್ವೇನ ಸ್ನಾನಿಯಾದೇಶೋ ಗಮಿಷ್ಯತೇ | 29 ಯುಷ್ಮತ್ಪೀಪೇ ಮಮಾಗಮನಸಮಯೇ ಖ್ರೀಷ್ಣಸ್ಯ ಸುಸಂವಾದಸ್ಯ ಪೂರ್ಣವರೇಣ ಸಮ್ಬಲಿತಃ ಸನ್ ಅಹಮ್ ಆಗಮಿಷ್ಯಾಮಿ ಇತಿ ಮಯಾ ಜ್ಞಾಯತೇ | 30 ಹೇ ಭ್ರಾತೃಗಣ ಪ್ರಭೋ ಯೀಶುಖ್ರೀಷ್ಣಸ್ಯ ನಾಮ್ನಾ ಪವಿತ್ರಸ್ಯಾತ್ಮಾನಃ ಪ್ರೇಮ್ನಾ ಚ ವಿನಯೇಹಂ | 31 ಯಿಹೂದಾದೇಶಸ್ಥಾನಾಮ್ ಅವಿಶ್ವಾಸೀಲೋಕಾನಾಂ ಕರೇಭ್ಯೋ ಯದಹಂ ರಕ್ಷಾಂ ಲಭೇಯ ಮದೀಯೈತೇನ ಸೇವನಕರ್ಮ್ಯಣಾ ಚ ಯದ್ ಯಿರೂಶಾಲಮಸ್ಥಾಃ ಪವಿತ್ರಲೋಕಾಸ್ತುಷ್ಯೇಯುಃ, 32 ತದರ್ಥಂ ಯೂಯಂ ಮತ್ಕೃತ ಈಶ್ವರಾಯ ಪ್ರಾರ್ಥಯಮಾಹಾ ಯತದ್ಧಂ ತೇನಾಹಮ್ ಈಶ್ವರೇಚ್ಛಯಾ ಸಾನಂದಂ ಯುಷ್ಮತ್ಪೀಪಂ ಗತ್ವಾ ಯುಷ್ಮಾಭಿಃ ಸಹಿತಃ ಪ್ರಾಣಾನ್ ಆಪ್ನಾಯಿತುಂ ಪಾರಯಿಷ್ಯಾಮಿ | 33 ಶಾನಿದಾಯಕ ಈಶ್ವರೋ ಯುಷ್ಮಾಕಂ ಸರ್ವೇಷಾಂ ಸಜ್ಜೇ ಭೂಯಾತ್ | ಇತಿ |

16 ಕಿಂಕ್ರಿಯಾನಗರೀಯಧರ್ಮ್ಯಸಮಾಜಸ್ಯ ಪರಿಚಾರಿಕಾ ಯಾ ಷೈಬೀನಾಮಿಕಾಸ್ಯಾಕಂ ಧರ್ಮ್ಯಭಗಿನೀ ತಸ್ಯಾಃ ಕೃತೇಹಂ ಯುಷ್ಮಾನ್ ನಿವೇದಯಾಮಿ, 2 ಯೂಯಂ ತಾಂ ಪ್ರಭುಮಾಶ್ರಿತಾಂ ವಿಜ್ಞಾಯ ತಸ್ಯಾ ಆತಿಥ್ಯಂ ಪವಿತ್ರಲೋಕಾರ್ಹಂ ಕುರುದ್ಧಂ, ಯುಷ್ಮತ್ಪ್ರಸ್ತಸ್ಯಾ ಯ ಉಪಕಾರೋ ಭವಿತುಂ ಶಕ್ಯೋತಿ ತಂ ಕುರುದ್ಧಂ, ಯಸ್ಮಾತ್ ತಯಾ ಬಹೂನಾಂ ಮಮ ಚೋಪಕಾರಃ ಕೃತಃ | 3 ಅಪರಶ್ಚ ಖ್ರೀಷ್ಣಸ್ಯ ಯೀಶೋಃ ಕರ್ಮ್ಯಣಿ ಮಮ ಸಹಕಾರಿಣೌ ಮಮ ಪ್ರಾಣರಕ್ಷಾರ್ಥಞ್ಚ ಸ್ವಪ್ರಾಣಾನ್ ಪಣೀಕೃತವನ್ತೌ ಯೌ ಪಿಷ್ಠಿಲ್ಲಾಕ್ರಿತೌ ತೌ ಮಮ ನಮಸ್ಕಾರಂ ಜ್ಞಾಪಯದ್ಧಂ | 4 ತಾಭ್ಯಾಮ್ ಉಪಕಾರಾಪ್ತಿಃ ಕೇವಲಂ ಮಯಾ ಸ್ವೀಕರ್ತವ್ಯೇತಿ ನಹಿ ಭಿನ್ನದೇಶೀಯೈಃ ಸರ್ವಧರ್ಮ್ಯಸಮಾಜೈರಪಿ | 5 ಅಪರಶ್ಚ ತಯೋ ಗೃಹೇ ಸ್ಥಿತಾನ್ ಧರ್ಮ್ಯಸಮಾಜಲೋಕಾನ್ ಮಮ ನಮಸ್ಕಾರಂ ಜ್ಞಾಪಯದ್ಧಂ | ತದ್ಧತ್ ಆಶಿಯಾದೇಶೇ ಖ್ರೀಷ್ಣಸ್ಯ ಪಕ್ಷೇ ಪ್ರಥಮಜಾತಫಲಸ್ವರೂಪೋ ಯ ಇಪೇನಿತನಾಮಾ ಮಮ ಪ್ರಿಯಬಿನ್ಯಸ್ತಮಪಿ ಮಮ ನಮಸ್ಕಾರಂ ಜ್ಞಾಪಯದ್ಧಂ | 6 ಅಪರಂ ಬಹುಶ್ರಮೇಣಾಸ್ತಾನ್ ಅಸೇವತ ಯಾ ಮರಿಯಮ್ ತಾಮಪಿ ನಮಸ್ಕಾರಂ ಜ್ಞಾಪಯದ್ಧಂ | 7 ಅಪರಶ್ಚ ಪ್ರೇರಿತೇಷು ಖ್ಯಾತಕೀರ್ತಿಃ ಮದಗ್ರೇ ಖ್ರೀಷ್ಣಾಶ್ರಿತೌ ಮಮ ಸ್ವಜಾತೀಯೌ ಸಹಬಿನ್ಯೌ ಚ ಯಾವಾನ್ವನೀಕಯೂನಿಯೌ ತೌ ಮಮ ನಮಸ್ಕಾರಂ ಜ್ಞಾಪಯದ್ಧಂ | 8 ತಥಾ ಪ್ರಭೌ ಮತ್ಪ್ರಿಯತಮಮ್ ಅಪ್ಪಿಯಮಪಿ ಮಮ ನಮಸ್ಕಾರಂ ಜ್ಞಾಪಯದ್ಧಂ | 9 ಅಪರಂ ಖ್ರೀಷ್ಣಸೇವಾಯಾಂ ಮಮ ಸಹಕಾರಿಣಮ್ ಊರ್ಬ್ಯಾಣಂ ಮಮ ಪ್ರಿಯತಮಂ ಸ್ತಾಖುಞ್ಚ ಮಮ ನಮಸ್ಕಾರಂ ಜ್ಞಾಪಯದ್ಧಂ | 10 ಅಪರಂ ಖ್ರೀಷ್ಣೇನ ಪರೀಕ್ಷಿತಮ್ ಅಪಿಲ್ಲಿಂ ಮಮ

ನಮಸ್ಕಾರಂ ವದತ, ಅರಿಷ್ಟಬೂಲಸ್ಯ ಪರಿಜನಾಂಶ್ಚ ಮಮ ನಮಸ್ಕಾರಂ
ಜ್ಞಾಪಯದ್ಧಂ | 11 ಅಪರಂ ಮಮ ಜ್ಞಾತಿಂ ಹೇರೋದಿಯೋನಂ ಮಮ
ನಮಸ್ಕಾರಂ ವದತ, ತಥಾ ನಾರ್ಕಿಸಸ್ಯ ಪರಿವಾರಾಣಾಂ ಮಧ್ಯೇ ಯೇ
ಪ್ರಭುಮಾಶ್ರಿತಾಸ್ತಾನ್ ಮಮ ನಮಸ್ಕಾರಂ ವದತ | 12 ಅಪರಂ ಪ್ರಭೋಃ
ಸೇವಾಯಾಂ ಪರಿಶ್ರಮಕಾರಿಣೈ ತ್ಸುಫೇನಾತ್ಸುಫೋಷೇ ಮಮ ನಮಸ್ಕಾರಂ
ವದತ, ತಥಾ ಪ್ರಭೋಃ ಸೇವಾಯಾಮ್ ಅತ್ಯನ್ತಂ ಪರಿಶ್ರಮಕಾರಿಣೀ
ಯಾ ಪ್ರಿಯಾ ಪರ್ಷಿಸ್ತಾಂ ನಮಸ್ಕಾರಂ ಜ್ಞಾಪಯದ್ಧಂ | 13 ಅಪರಂ
ಪ್ರಭೋರಭಿರುಚಿತಂ ರೂಫಂ ಮಮ ಧರ್ಮಮಾತಾ ಯಾ ತಸ್ಯ
ಮಾತಾ ತಾಮಪಿ ನಮಸ್ಕಾರಂ ವದತ | 14 ಅಪರಮ್ ಅಸುಂಕೃತಂ
ಫಿಗೋನಂ ಹರ್ಮ್ಯಂ ಪಾತ್ರಬಂ ಹರ್ಮಿಮ್ ಏತೇಷಾಂ ಸಚ್ಚಿಭ್ರಾತ್ಯಗಣ್ಜು
ನಮಸ್ಕಾರಂ ಜ್ಞಾಪಯದ್ಧಂ | 15 ಅಪರಂ ಫಿಲಲಗೋ ಯೂಲಿಯಾ
ನೀರಿಯಸ್ತಸ್ಯ ಭಗಿನ್ಯಲುಮ್ನಾ ಚೈತಾನ್ ಏತ್ಯೈಃ ಸಾರ್ಧಂ ಯಾವನ್ತಃ
ಪವಿತ್ರಲೋಕಾ ಆಸತೇ ತಾನಪಿ ನಮಸ್ಕಾರಂ ಜ್ಞಾಪಯದ್ಧಂ | 16
ಯೂಯಂ ಪರಸ್ವರಂ ಪವಿತ್ರಚುಮ್ನನೇನ ನಮಸ್ಕರುದ್ಧಂ | ಖ್ರೀಷ್ಟಸ್ಯ
ಧರ್ಮಸಮಾಜಗಣೋ ಯುಷ್ಮಾನ್ ನಮಸ್ಕರುತೇ | 17 ಹೇ ಭ್ರಾತರೋ
ಯುಷ್ಮಾನ್ ವಿನಯೇಹಂ ಯುಷ್ಮಾಭಿ ಯಾ ಶಿಕ್ಷಾ ಲಬ್ಧಾ ತಾಮ್
ಅತಿಕ್ರಮ್ಯ ಯೇ ವಿಚ್ಛೇದಾನ್ ವಿಘ್ನಾಂಶ್ಚ ಕುರ್ವನ್ತಿ ತಾನ್ ನಿಶ್ಚಿನುತ
ತೇಷಾಂ ಸಚ್ಚಂ ವರ್ಜಯತ ಚ | 18 ಯತಸ್ತಾದೃಶಾ ಲೋಕಾ ಅಸ್ಮಾಕಂ
ಪ್ರಭೋ ಯೀಶುಖ್ರೀಷ್ಟಸ್ಯ ದಾಸಾ ಇತಿ ನಹಿ ಕಿನ್ನು ಸ್ತೋದರಸ್ಯೈವ
ದಾಸಾಃ; ಅಪರಂ ಪ್ರಣಯವಚನೈ ಮಧುರವಾಕ್ಯೈಶ್ಚ ಸರಲಲೋಕಾನಾಂ
ಮನಾಂಸಿ ಮೋಹಯನ್ತಿ | 19 ಯುಷ್ಮಾಕಮ್ ಅಜ್ಞಾಗ್ರಾಹಿತ್ವಂ ಸರ್ವತ್ರ
ಸರ್ವೈಃ ಜ್ಞಾತಂ ತತೋಹಂ ಯುಷ್ಮಾಸು ಸಾನನ್ದೋಽಭವಂ ತಥಾಪಿ
ಯೂಯಂ ಯತ್ ಸತ್ಕಾನೇನ ಜ್ಞಾನಿನಃ ಕುಜ್ಞಾನೇ ಚಾತತ್ಪರಾ ಭವೇತೇತಿ
ಮಮಾಭಿಲಾಷಃ | 20 ಅಧಿಕನ್ತು ಶಾನ್ವಿದಾಯಕ ಈಶ್ವರಃ ಶೈತಾನಮ್
ಅವಿಲಮ್ಪಂ ಯುಷ್ಮಾಕಂ ಪದಾನಾಮ್ ಅಧೋ ಮರ್ದಿಷ್ಟತಿ | ಅಸ್ಮಾಕಂ
ಪ್ರಭು ಯೀಶುಖ್ರೀಷ್ಟೋ ಯುಷ್ಮಾಸು ಪ್ರಸಾದಂ ಕ್ರಿಯಾತ್ | ಇತಿ |
21 ಮಮ ಸಹಕಾರೀ ತೀಮಥಿಯೋ ಮಮ ಜ್ಞಾತಯೋ ಲಾಕಿಯೋ
ಯಾಸೋನ್ ಸೋಸಿಪಾತ್ರಶ್ಚೇಮೇ ಯುಷ್ಮಾನ್ ನಮಸ್ಕರ್ವನ್ತೇ | 22
ಅಪರಮ್ ಏತತ್ಪ್ರಲೇಖಕಸ್ತರ್ತಿಯನಾಮಾಹಮಪಿ ಪ್ರಭೋ ನಾರ್ಮಾ
ಯುಷ್ಮಾನ್ ನಮಸ್ಕರೋಮಿ | 23 ತಥಾ ಕೃತ್ಯಧರ್ಮಸಮಾಜಸ್ಯ
ಮಮ ಚಾತಿಥ್ಯಕಾರೀ ಗಾಯೋ ಯುಷ್ಮಾನ್ ನಮಸ್ಕರೋತಿ | ಅಪರಮ್
ಏತನ್ನಗರಸ್ಯ ಧನರಕ್ಷಕ ಇರಾಸ್ತಃ ಕಾರ್ತನಾಮಕಶ್ಚೈಕೋ ಭ್ರಾತಾ
ತಾವಪಿ ಯುಷ್ಮಾನ್ ನಮಸ್ಕರುತಃ | 24 ಅಸ್ಮಾಕಂ ಪ್ರಭು
ಯೀಶುಖ್ರೀಷ್ಟಾ ಯುಷ್ಮಾಸು ಸರ್ವೇಷು ಪ್ರಸಾದಂ ಕ್ರಿಯಾತ್ |
ಇತಿ | 25 ಪೂರ್ವಕಾಲಿಕಯುಗೇಷು ಪ್ರಚ್ಯನ್ನಾ ಯಾ ಮನ್ವಣಾಧುನಾ
ಪ್ರಕಾಶಿತಾ ಭೂತ್ವಾ ಭವಿಷ್ಯದ್ವಾದಿಲಿಖಿತಗ್ರನ್ಥಗಣಸ್ಯ ಪ್ರಮಾಣಾದ್ ವಿಶ್ವಾಸೇನ
ಗ್ರಹಣಾರ್ಥಂ ಸದಾತನಸ್ತೇಶ್ವರಸ್ಯಾಜ್ಞಯಾ ಸರ್ವದೇಶೀಯಲೋಕಾನ್
ಜ್ಞಾಪ್ಯತೇ, (aiṛnīos g166) 26 ತಸ್ಯಾ ಮನ್ವಣಾಯಾ ಜ್ಞಾನಂ ಲಬ್ಧ್ವಾ ಮಯಾ
ಯಃ ಸುಸಂವಾದೋ ಯೀಶುಖ್ರೀಷ್ಟಮಧಿ ಪ್ರಚಾರ್ಯತೇ, ತದನುಸಾರಾದ್
ಯುಷ್ಮಾನ್ ಧರ್ಮೈಃ ಸುಸ್ಥಿರಾನ್ ಕರ್ತುಂ ಸಮರ್ಥೋ ಯೋಽದ್ಯತೀಯಃ
(aiṛnīos g166) 27 ಸರ್ವಜ್ಞ ಈಶ್ವರಸ್ಯ ಧನ್ಯವಾದೋ ಯೀಶುಖ್ರೀಷ್ಟೇನ
ಸನ್ನತಂ ಭೂಯಾತ್ | ಇತಿ | (aiṛnī g165)

೧ ಕರಿನ್ನಿನ:

1 ಯಾವನು ಪವಿತ್ರಾ ಲೋಕಾಃ ಸ್ವೇಷಾಮ್ ಅಸ್ಮಾಕಃ
 ವಸತಿಸ್ಸಾನೇಷ್ವಸ್ಯಾಕಂ ಪ್ರಭೋ ಯೀರ್ಶೋಃ ಖೀಷ್ವಸ್ಯ ನಾಮ್ನಾ
 ಪ್ರಾರ್ಥಯಂತೇ ತೈಃ ಸಹಾಹೂತಾನಾಂ ಖೀಷ್ವೇನ ಯೀಶುನಾ
 ಪವಿತ್ರೀಕೃತಾನಾಂ ಲೋಕಾನಾಂ ಯ ಈಶ್ವರೀಯಧರ್ಮಸಮಾಜಃ
 ಕರಿನ್ಯನಗರೇ ವಿದ್ಯತೇ | 2 ತಂ ಪ್ರತೀಶ್ವರಸ್ಯೇಚ್ಚಯಾಹೂತೋ
 ಯೀಶುಖೀಷ್ವಸ್ಯ ಪ್ರೇರಿತಃ ಪೌಲಃ ಸೋಸ್ಸಿನಿನಾಮಾ ಭಾತಾ ಚ ಪತ್ರಂ
 ಲಿಖತಿ | 3 ಅಸ್ಮಾಕಂ ಪಿತೃಶ್ವರೇಣ ಪ್ರಭುನಾ ಯೀಶುಖೀಷ್ವೇನ
 ಚ ಪ್ರಸಾದಃ ಶಾನ್ತಿಶ್ಚ ಯುಷ್ಕಭ್ಯಂ ದೀಯತಾಂ | 4 ಈಶ್ವರೋ
 ಯೀಶುಖೀಷ್ವೇನ ಯುಷ್ಕಾನ್ ಪ್ರತಿ ಪ್ರಸಾದಂ ಪ್ರಕಾಶಿತವಾನ್,
 ತಸ್ಮಾದಹಂ ಯುಷ್ಕನ್ನಿಮಿತ್ರಂ ಸರ್ವದಾ ಮದೀಯೇಶ್ವರಂ ಧನ್ಯಂ
 ವದಾಮಿ | 5 ಖೀಷ್ವಸಮ್ನೀಯಂ ಸಾಕ್ಷ್ಯಂ ಯುಷ್ಕಾಕಂ ಮಧ್ಯೇ ಯೇನ
 ಪ್ರಕಾರೇಣ ಸಪ್ರಮಾಣಮ್ ಅಭವತ್ 6 ತೇನ ಯೂಯಂ ಖೀಷ್ವಾತ್
 ಸರ್ವವಿಧವಕ್ತೃಶ್ಚಾಜ್ಞಾನಾದೀನಿ ಸರ್ವಧನಾನಿ ಲಬ್ಧವನ್ತಃ | 7
 ತತೋಸ್ಯತ್ಪ್ರಭೋ ಯೀಶುಖೀಷ್ವಸ್ಯ ಪುನರಾಗಮನಂ
 ಪ್ರತಿಕ್ಷಮಾಣಾನಾಂ ಯುಷ್ಕಾಕಂ ಕಸ್ಯಾಪಿ ವರಭಾಗ್ಯಾವೋ ನ ಭವತಿ | 8
 ಅಪರಮ್ ಅಸ್ಮಾಕಂ ಪ್ರಭೋ ಯೀಶುಖೀಷ್ವಸ್ಯ ದಿವಸೇ ಯೂಯಂ
 ಯನ್ನಿದೋಷಾ ಭವೇತ ತದರ್ಥಂ ಸಏವ ಯಾವದನ್ತಂ ಯುಷ್ಕಾನ್
 ಸುಸ್ಥಿರಾನ್ ಕರಿಷ್ಯತಿ | 9 ಯ ಈಶ್ವರಃ ಸ್ವಪುತ್ರಸ್ಯಾತ್ಪ್ರಭೋ
 ಯೀಶುಖೀಷ್ವಸ್ಯಾಂತಿನಃ ಕರ್ತುಂ ಯುಷ್ಕಾನ್ ಆಹೂತವಾನ್ ಸ
 ವಿಶ್ವಸನೀಯಃ | 10 ಹೇ ಭಾತರಃ, ಅಸ್ಮಾಕಂ ಪ್ರಭುಯೀಶುಖೀಷ್ವಸ್ಯ
 ನಾಮ್ನಾ ಯುಷ್ಕಾನ್ ವಿನಯೇಸಹಂ ಸರ್ವೈರ್ ಯುಷ್ಕಾಭಿರೇಕರೂಪಾಣಿ
 ವಾಕ್ಯಾನಿ ಕಥ್ಯಂತಾಂ ಯುಷ್ಕನ್ಯದ್ಯೇ ಭಿನ್ನಸಜ್ಜಾತಾ ನ ಭವನ್ತು
 ಮನೋವಿಚಾರಯೋರೈಕ್ಯೇನ ಯುಷ್ಕಾಕಂ ಸಿದ್ಧತ್ವಂ ಭವತು | 11 ಹೇ
 ಮಮ ಭಾತರೋ ಯುಷ್ಕನ್ಯದ್ಯೇ ವಿವಾದಾ ಜಾತಾ ಇತಿ ವಾರ್ತಾಮಹಂ
 ಕೋಯ್ಯಾ ಪರಿಜನ್ಯೆ ಜ್ಞಾಪಿತಃ | 12 ಮಮಾಭಿಪ್ರೇತಮಿದಂ ಯುಷ್ಕಾಕಂ
 ಕಶ್ಚಿತ್ ಕಶ್ಚಿದ್ ವದತಿ ಪೌಲಸ್ಯ ಶಿಷ್ಯೋಽಹಮ್ ಅಪಲ್ಲೋಃ ಶಿಷ್ಯೋಽಹಂ
 ಕೈಫಾಃ ಶಿಷ್ಯೋಽಹಂ ಖೀಷ್ವಸ್ಯ ಶಿಷ್ಯೋಽಹಮಿತಿ ಚ | 13 ಖೀಷ್ವಸ್ಯ ಕಿಂ
 ವಿಭೇದಃ ಕೃತ್? ಪೌಲಃ ಕಿಂ ಯುಷ್ಕತ್ಯತೇ ಕೃತೇ ಹತಃ? ಪೌಲಸ್ಯ ನಾಮ್ನಾ
 ವಾ ಯೂಯಂ ಕಿಂ ಮಜ್ಜಿತಾ? | 14 ಕ್ರಿಷ್ಣಾಗಾಯೌ ವಿನಾ ಯುಷ್ಕಾಕಂ
 ಮಧ್ಯೇಸ್ಯಃ ಕೋಽಪಿ ಮಯಾ ನ ಮಜ್ಜಿತ ಇತಿ ಹೇತೋರಹಮ್ ಈಶ್ವರಂ
 ಧನ್ಯಂ ವದಾಮಿ | 15 ಏತೇನ ಮಮ ನಾಮ್ನಾ ಮಾನವಾ ಮಯಾ ಮಜ್ಜಿತಾ
 ಇತಿ ವಕ್ತುಂ ಕೇನಾಪಿ ನ ಶಕ್ಯತೇ | 16 ಅಪರಂ ಸ್ತಿಫಾನಸ್ಯ ಪರಿಜನಾ
 ಮಯಾ ಮಜ್ಜಿತಾಸ್ತದನ್ಯಃ ಕಶ್ಚಿದ್ ಯನ್ಯಯಾ ಮಜ್ಜಿತಸ್ತದಹಂ ನ ವೇದ್ಮಿ |
 17 ಖೀಷ್ವೇನಾಹಂ ಮಜ್ಜನಾರ್ಥಂ ನ ಪ್ರೇರಿತಃ ಕಿನ್ಯು ಸುಸಂವಾದಸ್ಯ
 ಪ್ರಚಾರಾರ್ಥಮೇವ; ಸೋಽಪಿ ವಾಕ್ಯುತಯಾ ಮಯಾ ನ ಪ್ರಚಾರಿತವ್ಯಃ,
 ಯತಸ್ತಥಾ ಪ್ರಚಾರಿತೇ ಖೀಷ್ವಸ್ಯ ಕೃಶೇ ಮೃತ್ಯುಃ ಫಲಹೀನೋ ಭವಿಷ್ಯತಿ |
 18 ಯತೋ ಹೇತೋ ಯೇರ್ ವಿನಶ್ಯನ್ತಿ ತೇ ತಾಂ ಕೃಶಸ್ಯ ವಾರ್ತಾಂ
 ಪ್ರಲಾಪಮಿವ ಮನ್ಯನೇ ಕಿಚ್ಚ ಪರಿತ್ರಾಣಂ ಲಭಮಾನೇಷ್ವಸ್ಯಾಸು ಸಾ
 ಈಶ್ವರೀಯಶಕ್ತಿಸ್ವರೂಪಾ | 19 ತಸ್ಮಾದಿತ್ಯಂ ಲಿಖಿತಮಾಸ್ತೇ, ಜ್ಞಾನವತಾನ್ತು
 ಯತ್ ಜ್ಞಾನಂ ತನ್ಯಯಾ ನಾಶಯಿಷ್ಯತೇ | ವಿಲೋಪಯಿಷ್ಯತೇ ತದ್ವದ್
 ಬುದ್ಧಿ ಬರ್ಧಿಮತಾಂ ಮಯಾ | | 20 ಜ್ಞಾನೀ ಕುತ್ರ? ಶಾಸ್ತ್ರೀ ವಾ ಕುತ್ರ?

ಇಹಲೋಕಸ್ಯ ವಿಚಾರತತ್ಪರೋ ವಾ ಕುತ್ರ? ಇಹಲೋಕಸ್ಯ ಜ್ಞಾನಂ
 ಕಿಮೀಶ್ವರೇಣ ಮೋಹೀಕೃತಂ ನಹಿ? (aiōn g165) 21 ಈಶ್ವರಸ್ಯ ಜ್ಞಾನಾನ್
 ಇಹಲೋಕಸ್ಯ ಮಾನವಾಃ ಸ್ವಜ್ಞಾನೇನೇಶ್ವರಸ್ಯ ತತ್ತ್ವಬೋಧಂ ನ
 ಪ್ರಾಪ್ತವನ್ತಸ್ತಸ್ಮಾದ್ ಈಶ್ವರಃ ಪ್ರಚಾರರೂಪಿಣಾ ಪ್ರಲಾಪೇನ ವಿಶ್ವಾಸಿನಃ
 ಪರಿತ್ರಾತುಂ ರೋಚಿತವಾನ್ | 22 ಯುಹೂದೀಯಲೋಕಾ ಲಕ್ಷಣಾನಿ
 ದಿದೃಕ್ಷನ್ತಿ ಭಿನ್ನದೇಶೀಯಲೋಕಾಸ್ಯ ವಿದ್ಯಾಂ ಮೃಗಯಂತೇ, 23 ವಯಃ
 ಕೃಶೇ ಹತಂ ಖೀಷ್ವಂ ಪ್ರಚಾರಯಾಮಃ | ತಸ್ಯ ಪ್ರಚಾರೋ ಯಿಹೂದೀಯೈ
 ವಿಫಲ್ಯ ಇವ ಭಿನ್ನದೇಶೀಯೈಶ್ಚ ಪ್ರಲಾಪ ಇವ ಮನ್ಯತೇ, 24 ಕಿನ್ಯು
 ಯಿಹೂದೀಯಾನಾಂ ಭಿನ್ನದೇಶೀಯಾನಾಃ ಮಧ್ಯೇ ಯೇ
 ಆಹೂತಾಸ್ತೇಷು ಸ ಖೀಷ್ವ ಈಶ್ವರೀಯಶಕ್ತಿವೇಶ್ವರೀಯಜ್ಞಾನಮಿವ ಚ
 ಪ್ರಕಾಶತೇ | 25 ಯತ ಈಶ್ವರೇ ಯಃ ಪ್ರಲಾಪ ಆರೋಪ್ಯತೇ ಸ
 ಮಾನವಾತಿರಿಕ್ತಂ ಜ್ಞಾನಮೇವ ಯಚ್ಚ ದೌರ್ಬಲ್ಯಮ್ ಈಶ್ವರ
 ಆರೋಪ್ಯತೇ ತತ್ ಮಾನವಾತಿರಿಕ್ತಂ ಬಲಮೇವ | 26 ಹೇ ಭಾತರಃ,
 ಆಹೂತಯುಷ್ಕದ್ಗೋ ಯುಷ್ಕಾಭಿರಾಲೋಕೃತಾಂ ತನ್ಯದ್ಯೇ
 ಸಾಂಸಾರಿಕಜ್ಞಾನೇನ ಜ್ಞಾನವನ್ತಃ ಪರಾಕ್ರಮಿಣೋ ವಾ ಕುಲೀನಾ ವಾ
 ಬಹವೋ ನ ವಿದ್ಯಂತೇ | 27 ಯತ ಈಶ್ವರೋ ಜ್ಞಾನವತ್ಸಪಯಿತುಂ
 ಮೂರ್ಖಲೋಕಾನ್ ರೋಚಿತವಾನ್ ಬಲಾನಿ ಚ ತ್ರಪಯಿತುಮ್ ಈಶ್ವರೋ
 ದುರ್ಬಲಾನ್ ರೋಚಿತವಾನ್ | 28 ತಥಾ ವರ್ತಮಾನಲೋಕಾನ್
 ಸಂಸ್ಥಿತಿಭ್ರಷ್ಟಾನ್ ಕರ್ತುಮ್ ಈಶ್ವರೋ ಜಗತೋಽಪಕೃಷ್ಣಾನ್ ಹೇಯಾನ್
 ಅವರ್ತಮಾನಾಂಶ್ಚಾಭಿರೋಚಿತವಾನ್ | 29 ತತ ಈಶ್ವರಸ್ಯ ಸಾಕ್ಷಾತ್
 ಕೇನಾಪ್ಯಾತ್ಮಶ್ಲಾಘಾ ನ ಕರ್ತವ್ಯಾ | 30 ಯೂಯಃ ತಸ್ಮಾತ್ ಖೀಷ್ವೇ
 ಯೀಶೌ ಸಂಸ್ಥಿತಂ ಪ್ರಾಪ್ತವನ್ತಃ ಸ ಈಶ್ವರಾದ್ ಯುಷ್ಕಾಕಂ ಜ್ಞಾನಂ ಪುಣ್ಯಂ
 ಪವಿತ್ರತ್ವಂ ಮುಕ್ತಿಶ್ಚ ಜಾತಾ | 31 ಅತಃವ ಯದ್ವದ್ ಲಿಖಿತಮಾಸ್ತೇ ತದ್ವತ್,
 ಯಃ ಕಶ್ಚಿತ್ ಶ್ಲಾಘಮಾನಃ ಸ್ಯಾತ್ ಶ್ಲಾಘತಾಂ ಪ್ರಭುನಾ ಸ ಹಿ |

2 ಹೇ ಭಾತರೋ ಯುಷ್ಕತ್ಯಮೀಪೇ ಮಮಾಗಮನಕಾಲೇಽಹಂ
 ವಕ್ತೃತಾಯಾ ವಿದ್ಯಾಯಾ ವಾ ನೈಪುಣ್ಯೇನೇಶ್ವರಸ್ಯ ಸಾಕ್ಷ್ಯಂ
 ಪ್ರಚಾರಿತವಾನ್ ತನ್ಯಹಿ; 2 ಯತೋ ಯೀಶುಖೀಷ್ವಂ ತಸ್ಯ ಕೃಶೇ ಹತತ್ವಃ
 ವಿನಾ ನಾನ್ಯತ್ ಕಿಮಪಿ ಯುಷ್ಕನ್ಯದ್ಯೇ ಜ್ಞಾಪಯಿತುಂ ವಿಹಿತಂ ಬುದ್ಧವಾನ್ |
 3 ಅಪರಇಚ್ಛತೀವ ದೌರ್ಬಲ್ಯಭೀತಿಕ್ರಮಯುಕ್ತೋ ಯುಷ್ಕಾಭಿಃ
 ಸಾರ್ಧಮಾಸಂ | 4 ಅಪರಂ ಯುಷ್ಕಾಕಂ ವಿಶ್ವಾಸೋ ಯತ್
 ಮಾನುಷಿಕಜ್ಞಾನಸ್ಯ ಫಲಂ ನ ಭವೇತ್ ಕಿನ್ವೀಶ್ವರೀಯಶಕ್ತೇಃ ಫಲಂ
 ಭವೇತ್, 5 ತದರ್ಥಂ ಮಮ ವಕ್ತೃತಾ ಮದೀಯಪ್ರಚಾರಶ್ಚ
 ಮಾನುಷಿಕಜ್ಞಾನಸ್ಯ ಮಧುರವಾಕ್ಯವ್ಯುಲಿತೌ ನಾಸ್ತಾಂ ಕಿನ್ವಾತ್ಮನಃ ಶಕ್ತೇಶ್ಚ
 ಪ್ರಮಾಣಯುಕ್ತಾವಾಸ್ತಾಂ | 6 ವಯಂ ಜ್ಞಾನಂ ಭಾಷಾಮಹೇ ತಚ್ಚ
 ಸಿದ್ಧಲೋಕೈ ಜ್ಞಾನಮಿವ ಮನ್ಯತೇ, ತದಿಹಲೋಕಸ್ಯ ಜ್ಞಾನಂ ನಹಿ,
 ಇಹಲೋಕಸ್ಯ ನಶ್ವರಾಣಾಮ್ ಅಧಿಪತೀನಾಂ ವಾ ಜ್ಞಾನಂ ನಹಿ;
 (aiōn g165) 7 ಕಿನ್ಯು ಕಾಲಾವಸ್ಥಾಯಾಃ ಪೂರ್ವಸ್ಮಾದ್ ಯತ್
 ಜ್ಞಾನಮ್ ಅಸ್ಮಾಕಂ ವಿಭವಾರ್ಥಮ್ ಈಶ್ವರೇಣ ನಿಶ್ಚಿತ್ ಪ್ರಚ್ಛನ್ತಂ
 ತನ್ನಿಗೂಢಮ್ ಈಶ್ವರೀಯಜ್ಞಾನಂ ಪ್ರಭಾಷಾಮಹೇ | (aiōn g165) 8
 ಇಹಲೋಕಸ್ಯಾದಿಪತೀನಾಂ ಕೇನಾಪಿ ತತ್ ಜ್ಞಾನಂ ನ ಲಬ್ಧಂ, ಲಬ್ಧೇ ಸತಿ
 ತೇ ಪ್ರಭಾವವಿಶಿಷ್ಟಂ ಪ್ರಭುಂ ಕೃಶೇ ನಾಹನಿಷ್ಯನ್ | (aiōn g165) 9
 ತದ್ಲಿಖಿತಮಾಸ್ತೇ, ನೇತ್ರೇಣ ಕ್ಯಾಪಿ ನೋ ದೃಷ್ಟಂ ಕರ್ಣೇನಾಪಿ ಚ ನ

ಶ್ರುತಂ | ಮನೋಮಧ್ಯೇ ತು ಕಸ್ಯಾಪಿ ನ ಪ್ರವಿಷ್ಟಂ ಕದಾಪಿ ಯತ್ | ಈಶ್ವರೇ
 ಪ್ರೀಯಮಾಹಾನಾಂ ಕೃತೇ ತತ್ ತೇನ ಸಂಹಿತಂ | 10 ಅಪರಮೀಶ್ವರಃ
 ಸ್ವಾತ್ಮನಾ ತದಸ್ಮಾಕಂ ಸಾಕ್ಷಾತ್ ಪ್ರಾಕಾಶಯತ್; ಯತ ಆತ್ಮಾ
 ಸರ್ವಮೇವಾನುಸಂಸ್ತೇ ತೇನ ಚೇಶ್ವರಸ್ಯ ಮರ್ಮತತ್ತ್ವಮಪಿ ಬುದ್ಧತೇ | 11
 ಮನುಜಸ್ಯಾನ್ಯಾಸ್ಯಮಾತ್ಮಾನಂ ವಿನಾ ಕೇನ ಮನುಜೇನ ತಸ್ಯ ಮನುಜಸ್ಯ
 ತತ್ತಂ ಬುದ್ಧತೇ? ತದ್ವದೇಶ್ವರಸ್ಯಾತ್ಮಾನಂ ವಿನಾ ಕೇನಾಪೀಶ್ವರಸ್ಯ ತತ್ತಂ ನ
 ಬುದ್ಧತೇ | 12 ವಯಇಷ್ಟೇಹಲೋಕಸ್ಯಾತ್ಮಾನಂ ಲಭ್ಯವನ್ನಸ್ಯಹಿ
 ಕಿನ್ದೀಶ್ವರಸ್ಯೈವಾತ್ಮಾನಂ ಲಭ್ಯವನ್ಯಃ, ತತೋ ಹೇತೋರೀಶ್ವರೇಣ
 ಸ್ವಪ್ರಸಾದಾದ್ ಅಸ್ಯಭ್ಯಂ ಯದ್ ಯದ್ ದತ್ತಂ ತತ್ತ್ವವ್ಯಮ್ ಅಸ್ಮಾಭಿ
 ಜ್ಞಾತುಂ ಶಕ್ಯತೇ | 13 ತಚ್ಚಾಸ್ಮಾಭಿ ಮಾರ್ಗನುಷಿಂಗಜ್ಞಾನಸ್ಯ ವಾಕ್ಯಾನಿ ಶಿಕ್ಷಿತ್ವಾ
 ಕಥ್ಯತ ಇತಿ ನಹಿ ಕಿನ್ದೀಶ್ವರೇ ವಾಕ್ಯಾನಿ ಶಿಕ್ಷಿತ್ವಾಶಿಕ್ಷ್ಯ ವಾಕ್ಯೈರಾತ್ಮಿಕಂ
 ಭಾವಂ ಪ್ರಕಾಶಯದ್ಭಿಃ ಕಥ್ಯತೇ | 14 ಪ್ರಾಣೀ ಮನುಷ್ಯ ಈಶ್ವರೇಯಾತ್ಮನಃ
 ಶಿಕ್ಷಾಂ ನ ಗೃಹ್ಣಾತಿ ಯತ ಅತ್ರಿಕವಿಚಾರೇಣ ಸಾ ವಿಚಾರ್ಯೋತಿ ಹೇತೋಃ
 ಸ ತಾಂ ಪ್ರಲಾಪಮಿವ ಮನ್ಯತೇ ಬೋದ್ಯಾನ್ಯ ನ ಶಕ್ನೋತಿ | 15 ಅತ್ರಿಕೋ
 ಮಾನವಃ ಸರ್ವಾಣಿ ವಿಚಾರಯತಿ ಕಿನ್ತು ಸ್ವಯಂ ಕೇನಾಪಿ ನ
 ವಿಚಾರ್ಯತೇ | 16 ಯತ ಈಶ್ವರಸ್ಯ ಮನೋ ಜ್ಞಾತ್ವಾ ತಮಪದೇಷ್ಟುಂ ಕಃ
 ಶಕ್ನೋತಿ? ಕಿನ್ತು ಖೀಷ್ಯಸ್ಯ ಮನೋಽಸ್ಮಾಭಿ ಲಭ್ಯಂ |

3 ಹೇ ಭ್ರಾತರಃ, ಅಹಮಾತ್ರಿಕೈರಿವ ಯುಷ್ಮಾಭಿಃ ಸಮಂ ಸಮ್ಯಾಪಿತುಂ
 ನಾಶಕ್ಯವಂ ಕಿನ್ತು ಶಾರೀರಿಕಾಚಾರಿಭಿಃ ಖೀಷ್ಯಧರ್ಮೈಃ ಶಿಶುತುಲೈಶ್ಚ
 ಜನ್ಮೈರಿವ ಯುಷ್ಮಾಭಿಃ ಸಹ ಸಮಭಾಷೇ | 2 ಯುಷ್ಮಾನ್ ಕಠಿನಭಕ್ತಂ
 ನ ಭೋಜಯನ್ ದುಗ್ಧಮ್ ಅಪಾಯಯಂ ಯತೋ ಯೂಯಂ
 ಭಕ್ತಂ ಗ್ರಹೀತುಂ ತದಾ ನಾಶಕ್ಯತ ಇದಾನೀಮಪಿ ನ ಶಕ್ಯಥ, ಯತೋ
 ಹೇತೋರಧುನಾಪಿ ಶಾರೀರಿಕಾಚಾರಿಣ ಆದ್ಧೇ | 3 ಯುಷ್ಮನ್ನದ್ಯೇ
 ಮಾತ್ಸರ್ಯವಿವಾದಭೇದಾ ಭವನ್ತಿ ತತಃ ಕಿಂ ಶಾರೀರಿಕಾಚಾರಿಣೋ ನಾದ್ಧೇ
 ಮಾನುಷಿಕಮಾರ್ಗೇಣ ಚ ನ ಚರಥ? 4 ಪೌಲಸ್ತಾಕಮಿತ್ಯಾಪಲ್ಲೋರಹಮಿತಿ
 ವಾ ಯದ್ಭಾಕ್ತಂ ಯುಷ್ಮಾಕಂ ಕೈಶ್ಚಿತ್ ಕೈಶ್ಚಿತ್ ಕಥ್ಯತೇ ತಸ್ಮಾದ್ ಯೂಯಂ
 ಶಾರೀರಿಕಾಚಾರಿಣ ನ ಭವಥ? 5 ಪೌಲಃ ಕಃ? ಅಪಲ್ಲೋ ವಾ
 ಕಃ? ತ್ ಪರಿಚಾರಕಮಾತ್ರೌ ತಯೋರೇಕೈಕಸ್ಯೈಚ ಪ್ರಭು ಯಾರದ್ಯಕ್
 ಫಲಮದದಾತ್ ತದ್ಧತ್ ತಯೋರ್ಧ್ವಾರಾ ಯೂಯಂ ವಿಶ್ವಾನೀನೋ ಜಾತಾಃ |
 6 ಅಹಂ ರೋಪಿತವಾನ್ ಅಪಲ್ಲೋಶ್ಚ ನಿಷಿಕ್ತವಾನ್ ಈಶ್ವರಶ್ವಾವರ್ಧಯತ್ |
 7 ಅತೋ ರೋಪಯಿತ್ಯಸೀಕ್ತಾರಾವಸಾರೌ ವರ್ಧಯಿತೇಶ್ವರ ಏವ
 ಸಾರಃ | 8 ರೋಪಯಿತ್ಯಸೀಕ್ತಾರೌ ಚ ಸಮೌ ತಯೋರೇಕೈಕಶ್ಚ
 ಸ್ವಪ್ರಮಯೋಗ್ಯಂ ಸ್ವವೇತನಂ ಲಪ್ಸ್ಯತೇ | 9 ಅವಾಮೀಶ್ವರೇಣ ಸಹ
 ಕರ್ಮಕಾರಿಣೌ, ಈಶ್ವರಸ್ಯ ಯತ್ ಕ್ಷೇತ್ರಮ್ ಈಶ್ವರಸ್ಯ ಯಾ ನಿರ್ಮಿತಿಃ
 ಸಾ ಯೂಯಮೇವ | 10 ಈಶ್ವರಸ್ಯ ಪ್ರಸಾದಾತ್ ಮಯಾ ಯತ್
 ಪದಂ ಲಭ್ಯಂ ತಸ್ಮಾತ್ ಜ್ಞಾನಿನಾ ಗೃಹಕಾರಿಣೇವ ಮಯಾ ಭಿತ್ತಿಮೂಲಂ
 ಸ್ಥಾಪಿತಂ ತದಪರಿ ಚಾನ್ಯೇನ ನಿಚಿಯತೇ | ಕಿನ್ತು ಯೇನ ಯನ್ವಿಚೀಯತೇ
 ತತ್ ತೇನ ವಿವಿಚ್ಯತಾಂ | 11 ಯತೋ ಯೀಶುಖೀಷ್ಯರೂಪಂ ಯದ್
 ಭಿತ್ತಿಮೂಲಂ ಸ್ಥಾಪಿತಂ ತದನ್ಯತ್ ಕಿಮಪಿ ಭಿತ್ತಿಮೂಲಂ ಸ್ಥಾಪಯಿತುಂ
 ಕೇನಾಪಿ ನ ಶಕ್ಯತೇ | 12 ಏತದ್ಭಿತ್ತಿಮೂಲಸ್ಯೋಪರಿ ಯದಿ ಕೇಚಿತ್
 ಸ್ವರ್ಣರೂಪಮಣಿಕಾಷ್ಠತೃಣನಲಾನ್ ನಿಚಿನ್ವನ್ತಿ, 13 ತರ್ಹ್ಯೇಕೈಕಸ್ಯ
 ಕರ್ಮ ಪ್ರಕಾಶಿಷ್ಯತೇ ಯತಃ ಸ ದಿವಸಸ್ತತ್ ಪ್ರಕಾಶಯಿಷ್ಯತಿ | ಯತೋ

ಹತೋಸ್ತನ ದಿವಸೇನ ವಹ್ನಿಮಯೇನೋದೇತವ್ಯಂ ತತ ಏಕೈಕಸ್ಯ ಕರ್ಮ
 ಕೀದೃಶಮೇತಸ್ಯ ಪರೀಕ್ಷಾ ಬಹಿನ್ನಾ ಭವಿಷ್ಯತಿ | 14 ಯಸ್ಯ ನಿಚಯನರೂಪಂ
 ಕರ್ಮ ಸ್ಥಾಸ್ಯ ಭವಿಷ್ಯತಿ ಸ ವೇತನಂ ಲಪ್ಸ್ಯತೇ | 15 ಯಸ್ಯ ಚ ಕರ್ಮ
 ಧಕ್ತೃತೇ ತಸ್ಯ ಕ್ಷತಿ ಭವಿಷ್ಯತಿ ಕಿನ್ತು ವಹ್ನೇ ನಿರ್ಗತಜನ ಇವ ಸ ಸ್ವಯಂ
 ಪರಿತ್ರಾಣಂ ಪ್ರಾಪ್ಸ್ಯತಿ | 16 ಯೂಯಮ್ ಈಶ್ವರಸ್ಯ ಮನ್ನಿರಂ ಯುಷ್ಮನ್ನದ್ಯೇ
 ಚೇಶ್ವರಸ್ಯಾತ್ಮಾ ನಿವಸತೀತಿ ಕಿಂ ನ ಜಾನೀಥ? 17 ಈಶ್ವರಸ್ಯ ಮನ್ನಿರಂ
 ಯೇನ ವಿನಾಶ್ಯತೇ ಸೋಽಪೀಶ್ವರೇಣ ವಿನಾಶಯಿಷ್ಯತೇ ಯತ ಈಶ್ವರಸ್ಯ
 ಮನ್ನಿರಂ ಪವಿತ್ರಮೇವ ಯೂಯಂ ತು ತನ್ಮನ್ನಿರಮ್ ಆದ್ಧೇ | 18 ಕೋಪಿ
 ಸ್ವಂ ನ ವಇಯತಾಂ | ಯುಷ್ಮಾಕಂ ಕಶ್ಚನ ಚೇದಿಹಲೋಕಸ್ಯ ಜ್ಞಾನೇನ
 ಜ್ಞಾನವಾನಹಮಿತಿ ಬುದ್ಧತೇ ತರ್ಹಿ ಸ ಯತ್ ಜ್ಞಾನೀ ಭವೇತ್ ತದರ್ಥಂ
 ಮೂಢೋ ಭವತು | (aiṅ g165) 19 ಯಸ್ಮಾದಿಹಲೋಕಸ್ಯ ಜ್ಞಾನಮ್
 ಈಶ್ವರಸ್ಯ ಸಾಕ್ಷಾತ್ ಮೂಢತ್ವಮೇವ | ಏತಸ್ಮಿನ್ ಲಿಖಿತಮಪ್ಯಾಸ್ತೇ, ತೀಕ್ಷ್ಣಾ
 ಯಾ ಜ್ಞಾನಿನಾಂ ಬುದ್ಧಿಸ್ತಯಾ ತಾನ್ ಧರತೀಶ್ವರಃ | 20 ಪುನಶ್ಚ, ಜ್ಞಾನಿನಾಂ
 ಕಲ್ಪನಾ ವೇತ್ತಿ ಪರಮೇಶೋ ನಿರರ್ಥಕಾಃ | 21 ಅತಏವ ಕೋಽಪಿ
 ಮನುಜೈರಾತ್ಮಾನಂ ನ ಶ್ಲಾಘತಾಂ ಯತಃ ಸರ್ವಾಣಿ ಯುಷ್ಮಾಕಮೇವ,
 22 ಪೌಲ ವಾ ಅಪಲ್ಲೋ ವಾ ಕೈಪಾ ವಾ ಜಗದ್ ವಾ ಜೀವನಂ ವಾ
 ಮರಣಂ ವಾ ವರ್ತಮಾನಂ ವಾ ಭವಿಷ್ಯದ್ವಾ ಸರ್ವಾಣ್ಯೇವ ಯುಷ್ಮಾಕಂ,
 23 ಯೂಯಇ ಖೀಷ್ಯಸ್ಯ ಖೀಷ್ಯಶ್ಚೇಶ್ವರಸ್ಯ |

4 ಲೋಕಾ ಅಸ್ಮಾನ್ ಖೀಷ್ಯಸ್ಯ ಪರಿಚಾರಕಾನ್ ಈಶ್ವರಸ್ಯ
 ನಿಗೂಠವಾಕ್ಯಧನಸ್ಯಾದ್ಯಕ್ಷಾಂಶ್ಚ ಮನ್ಯಂತಾಂ | 2 ಕಿಞ್ಚ ಧನಾದ್ಯಕ್ಷೇಣ
 ವಿಶ್ವಸನೀಯೇನ ಭವಿತವ್ಯಮೇತದೇವ ಲೋಕೈರ್ಯಾಚ್ಯತೇ | 3 ಅತೋ
 ವಿಚಾರಯದ್ಧಿ ಯುರ್ಷ್ಮಾಭಿರನ್ಯೈಃ ಕೈಶ್ಚಿನ್ ಮನುಜೈ ವಾ ಮಮ
 ಪರೀಕ್ಷಣಂ ಮಯಾತೀವ ಲಭ್ಯ ಮನ್ಯತೇ ಾಹಮಪ್ಯಾತ್ಮಾನಂ ನ
 ವಿಚಾರಯಾಮಿ | 4 ಮಯಾ ಕಿಮಪ್ಯಪರಾದ್ಯಮಿತ್ಯಹಂ ನ ವೇದ್ಮಿ
 ಕಿನ್ದೀತೇನ ಮಮ ನಿರಪರಾದ್ಯಂ ನ ನಿಶ್ಚೀಯತೇ ಪ್ರಭುರೇವ ಮಮ
 ವಿಚಾರಯಿತ್ವಾಸಿ | 5 ಅತ ಉಪಯುಕ್ತಸಮಯಾತ್ ಪೂರ್ವಮ್ ಅರ್ಥತಃ
 ಪ್ರಭೋರಾಗಮನಾತ್ ಪೂರ್ವಂ ಯುಷ್ಮಾಭಿ ವಿಚಾರೋ ನ ಕ್ರಿಯತಾಂ |
 ಪ್ರಭುರಾಗತ್ಯ ತಿಮೀರೇಣ ಪ್ರಚ್ಛನ್ನಾನಿ ಸರ್ವಾಣಿ ದೀಪಯಿಷ್ಯತಿ
 ಮನಸಾಂ ಮನ್ಯಂತಾಶ್ಚ ಪ್ರಕಾಶಯಿಷ್ಯತಿ ತಸ್ಮಿನ್ ಸಮಯ ಈಶ್ವರಾದ್
 ಏಕೈಕಸ್ಯ ಪ್ರಶಂಸಾ ಭವಿಷ್ಯತಿ | 6 ಹೇ ಭ್ರಾತರಃ ಸರ್ವಾಣ್ಯೇತಾನಿ
 ಮಯಾತ್ಮಾನಮ್ ಅಪಲ್ಲವಇಶ್ಚೋದ್ವಿಶ್ಯ ಕಥಿತಾನಿ ತಸ್ಯೈತತ್ ಕಾರಣಂ
 ಯುಯಂ ಯಥಾ ಶಾಸ್ತ್ರೀಯವಿಧಿಮತಿಕ್ರಮ್ಯ ಮಾನವಮ್
 ಅತೀವ ನಾದರಿಷ್ಯದ್ಯ ಈತ್ಯಇಷ್ಟಿಕೇನ ವೈಪರೀತ್ಯಾದ್ ಅಪರೇಣ ನ
 ಶ್ಲಾಘಿಷ್ಯದ್ಯ ಏತಾದ್ಯಶೀಂ ಶಿಕ್ಷಾಮಾವಯೋರ್ಧ್ವಾಷ್ಟಾನ್ತಾತ್
 ಲಪ್ಸ್ಯದ್ಧೇ | 7 ಅಪರಾತ್ ಕಸ್ವಾಂ ವಿಶೇಷಯತಿ? ತುಭ್ಯಂ ಯನ್ನ ದತ್ತ
 ತಾದ್ಯಶಂ ಕಿಂ ಧಾರಯಸಿ? ಅದತ್ತೇನೇವ ದತ್ತೇನ ವಸ್ತುನಾ ಕುತಃ
 ಶ್ಲಾಘಸೇ? 8 ಇದಾನೀಮೇವ ಯೂಯಂ ಕಿಂ ತ್ಯಪ್ತಾ ಲಭ್ಯಧನಾ ವಾ?
 ಅಸ್ಮಾಸ್ತವಿದ್ಯಮಾನೇಷು ಯೂಯಂ ಕಿಂ ರಾಜತ್ವಪದಂ ಪ್ರಾಪ್ತಾಃ?
 ಯುಷ್ಮಾಕಂ ರಾಜತ್ವಂ ಮಯಾಭಿಲಷಿತಂ ಯತಸ್ಯೇನ ಯುಷ್ಮಾಭಿಃ ಸಹ
 ವಯಮಪಿ ರಾಜ್ಯಾಂಶಿನೋ ಭವಿಷ್ಯಾಮಃ | 9 ಪ್ರೇರಿತಾ ವಯಂ
 ಶೇಷಾ ಹನ್ತವ್ಯಾಶ್ಚೇವೇಶ್ವರೇಣ ನಿರರ್ತಿತಾಃ | ಯತೋ ವಯಂ
 ಸರ್ವಲೋಕಾನಾಮ್ ಅರ್ಥತಃ ಸ್ವರ್ಗೀಯದೂತಾನಾಂ ಮಾನವಾನಾಞ್ಚ

ಕೌತುಕಾಸ್ವದಾನಿ ಜಾತಾಃ | 10 ಖ್ರೀಷ್ಣಸ್ಯ ಕೃತೇ ವಯಂ ಮೂಢಾಃ ಕಿನ್ನು ಯೂಯಂ ಖ್ರೀಷ್ಣೇನ ಜ್ಞಾನಿನಃ, ವಯಂ ದುರ್ಬಲಾ ಯೂಯಞ್ ಸಬಲಾಃ, ಯೂಯಂ ಸಮ್ಯಾನಿತಾ ವಯುಞ್ಜಾಪಮಾನಿತಾಃ | 11 ವಯಮದ್ಯಾಪಿ ಕ್ಷುಧಾರ್ತಾಸ್ತುಷ್ಣಾರ್ತಾ ವಸ್ತುಹೀನಾಸ್ತಾಡಿತಾ ಆಶ್ರಮರಹಿತಾಶ್ಚ ಸನ್ತಃ | 12 ಕರ್ಮಣಿ ಸ್ವಕರಾನ್ ವ್ಯಾಪಾರಯನ್ತಶ್ಚ ದುಃಖೈಃ ಕಾಲಂ ಯಾಪಯಾಮಃ | ಗರ್ಹಿತೈರಸ್ಮಾಭಿರಾಶೀಃ ಕಥ್ಯತೇ ದೂರೀಕೃತೈಃ ಸಹ್ಯತೇ ನಿನ್ನಿತೈಃ ಪ್ರಸಾದ್ಯತೇ | 13 ವಯಮದ್ಯಾಪಿ ಜಗತಃ ಸಮ್ಯಾಜ್ಞನೀಯೋಗ್ಯಾ ಅವಕರಾ ಇವ ಸರ್ವೈಃ ಮರ್ಯಾದಾಹೇ | 14 ಯುಷ್ಮಾನ್ ತ್ರಪಯಿತುಮಹಮೇತಾನಿ ಲಿಖಾಮೀತಿ ನಹಿ ಕಿನ್ನು ಪ್ರಿಯಾತ್ಮಜಾನಿವ ಯುಷ್ಮಾನ್ ಪ್ರಬೋಧಯಾಮಿ | 15 ಯತಃ ಖ್ರೀಷ್ಣಧರ್ಮೇ ಯದ್ಯಪಿ ಯುಷ್ಮಾಕಂ ದಶಸಹಸ್ರಾಣಿ ವಿನೇತಾರೋ ಭವನ್ತಿ ತಥಾಪಿ ಬಹವೋ ಜನಕಾ ನ ಭವನ್ತಿ ಯತೋಽಹಮೇವ ಸುಸಂವಾದೇನ ಯೀಶುಖ್ರೀಷ್ಣೇ ಯುಷ್ಮಾನ್ ಅಜನಯಂ | 16 ಅತೋ ಯುಷ್ಮಾನ್ ವಿನಯೇಽಹಂ ಯೂಯಂ ಮದನುಗಾಮಿನೋ ಭವತ | 17 ಇತ್ಯರ್ಥಂ ಸರ್ವೈಃಷು ಧರ್ಮಸಮಾಜೇಷು ಸರ್ವತ್ರ ಖ್ರೀಷ್ಣಧರ್ಮಯೋಗ್ಯಾಯೇ ವಿಧಯೋ ಮಯೋಪದಿಶ್ಯಂತೇ ತಾನ್ ಯೋ ಯುಷ್ಮಾನ್ ಸ್ಮಾರಯಿಷ್ಯತೈವಮ್ನೂತಂ ಪ್ರಭೋಃ ಕೃತೇ ಪ್ರಿಯಂ ವಿಶ್ವಾಸಿನಞ್ ಮದೀಯತನಯಂ ತೀಮಥಿಯಂ ಯುಷ್ಮಾಕಂ ಸಮೀಪಂ ಪ್ರೇಷಿತವಾನಹಂ | 18 ಅಪರಮಹಂ ಯುಷ್ಮಾಕಂ ಸಮೀಪಂ ನ ಗಮಿಷ್ಯಾಮೀತಿ ಬುದ್ಧ್ವಾ ಯುಷ್ಮಾಕಂ ಕಿಯನ್ನೋ ಲೋಕಾ ಗರ್ವನ್ತಿ | 19 ಕಿನ್ನು ಯದಿ ಪ್ರಭೇರಿಚ್ಛಾ ಭವತಿ ತರ್ಹ್ಯಹಮವಿಲಮ್ನಂ ಯುಷ್ಮತ್ಪ್ರಮೇಪಮುಪಸ್ಥಾಯ ತೇಷಾಂ ದರ್ಶಧ್ಯಾತಾನಾಂ ಲೋಕಾನಾಂ ವಾಚಂ ಜ್ಞಾಸ್ಯಾಮೀತಿ ನಹಿ ಸಾಮರ್ಥ್ಯಮೇವ ಜ್ಞಾಸ್ಯಾಮಿ | 20 ಯಸ್ಮಾದೀಶ್ವರಸ್ಯ ರಾಜತ್ವಂ ವಾಗ್ಯುಕ್ತಂ ನಹಿ ಕಿನ್ನು ಸಾಮರ್ಥ್ಯಯುಕ್ತಂ | 21 ಯುಷ್ಮಾಕಂ ಕಾ ವಾಞ್ಞಃ | ಯುಷ್ಮತ್ಪ್ರಮೇಪೇ ಮಯಾ ಕಿಂ ದಣ್ಣಪಾಣಿನಾ ಗನ್ತವ್ಯಮುತ ಪ್ರೇಮನಮೃತಾತ್ಮಯುಕ್ತೇನ ವಾ?

5 ಅಪರಂ ಯುಷ್ಮಾಕಂ ಮಧ್ಯೇ ವ್ಯಭಿಚಾರೋ ವಿದ್ಯತೇ ಸ ಚ ವ್ಯಭಿಚಾರಸ್ವಾಧ್ಯಶೋ ಯದ್ ದೇವಪೂಜಕಾನಾಂ ಮಧ್ಯೇಽಪಿ ತತ್ಪುಲ್ಕೋ ನ ವಿದ್ಯತೇ ಫಲತೋ ಯುಷ್ಮಾಕಮೇಕೋ ಜನೋ ವಿಮಾತ್ಯಗಮನಂ ಕ್ಕುರುತ ಇತಿ ವಾರ್ತಾ ಸರ್ವತ್ರ ವ್ಯಾಪ್ತಾ | 2 ತಥಾಚ ಯೂಯಂ ದರ್ಶಧ್ಯಾತಾ ಆದ್ಯೇ, ತತ್ ಕರ್ಮ ಯೇನ ಕೃತಂ ಸ ಯಥಾ ಯುಷ್ಮನ್ಯುಧ್ಯಾದ್ ದೂರೀಕ್ರಿಯತೇ ತಥಾ ಶೋಕೋ ಯುಷ್ಮಾಭಿ ನ್ನ ಕ್ರಿಯತೇ ಕಿಮ್ ಏತತ್? 3 ಅವಿದ್ಯಮಾನೇ ಮದೀಯಶರೀರೇ ಮಮಾತ್ಮಾ ಯುಷ್ಮನ್ಯದ್ಯೇ ವಿದ್ಯತೇ ಅತೋಽಹಂ ವಿದ್ಯಮಾನ ಇವ ತತ್ಕರ್ಮಕಾರಿಣೋ ವಿಚಾರಂ ನಿಶ್ಚಿತವಾನ್, 4 ಅಸ್ಮತ್ಪ್ರಭೋ ಯೇಶುಖ್ರೀಷ್ಣಸ್ಯ ನಾಮ್ನಾ ಯುಷ್ಮಾಕಂ ಮದೀಯಾತ್ಮನಶ್ಚ ಮಿಲನೇ ಜಾತೇ ಽಸ್ಮತ್ಪ್ರಭೋ ಯೇಶುಖ್ರೀಷ್ಣಸ್ಯ ಶಕ್ತೇಃ ಸಾಹಾಯ್ಯೇನ 5 ಸ ನರಃ ಶರೀರನಾಶಾರ್ಥಮಸ್ಮಾಭಿಃ ಶಯತಾನೋ ಹಸ್ತೇ ಸಮರ್ಪಯಿತವ್ಯಸ್ಯತೋಽಸ್ಮಾಕಂ ಪ್ರಭೋ ಯೇಶೋ ದಿವಸೇ ತಸ್ಯಾತ್ಮಾ ರಕ್ಷಾಂ ಗನ್ತುಂ ಶಕ್ಯತಿ | 6 ಯುಷ್ಮಾಕಂ ದರ್ಶೋ ನ ಭದ್ರಾಯ ಯೂಯಂ ಕಿಮೇತನ್ಯ ಜಾನೀಥ, ಯಥಾ, ವಿಕಾರಃ ಕೃತ್ಸುಶಕ್ಯಾನಾಂ ಸ್ವಲ್ಪಶಿಕ್ಷೇನ ಜಾಯತೇ | 7 ಯೂಯಂ ಯತ್ ನವೀನಶಕ್ಯಸ್ವರೂಪಾ ಭವೇತ ತದರ್ಥಂ ಪುರಾತನಂ ಕಿಣ್ವಮ್ ಅವಮಾರ್ಜಿತ ಯತೋ ಯುಷ್ಮಾಭಿಃ ಕಿಣ್ವಶೂನ್ಯೈ

ಭವತಿ | ಅಪರಮ್ ಅಸ್ಮಾಕಂ ನಿಸ್ವಾರೋತ್ಸವೀಯಮೇಷಶಾಪಕೋ ಯಃ ಖ್ರೀಷ್ಣಃ ಸೋಽಸ್ಮದರ್ಥಂ ಬಲೀಕೃತೋ ಽಭವತ್ | 8 ಅತಃ ಪುರಾತನಶಿಕ್ಷೇನಾರ್ಥತೋ ದುಷ್ಕತಾಜಿಘಾಂಸಾರೂಪೇಣ ಕಿಣ್ವೇನ ತನ್ಯಹಿ ಕಿನ್ನು ಸಾರಲ್ಯಸತ್ಯತ್ರೂಪಯಾ ಕಿಣ್ವಶೂನ್ಯತಯಾಸ್ಮಾಭಿರುತ್ಸವಃ ಕರ್ತವ್ಯಃ | 9 ವ್ಯಾಭಿಚಾರಿಣಾಂ ಸಂಸರ್ಗೋ ಯುಷ್ಮಾಭಿ ವಿಹಿತವ್ಯ ಇತಿ ಮಯಾ ಪತ್ರೇ ಲಿಖಿತಂ | 10 ಕಿನ್ನೈಹಿಕಲೋಕಾನಾಂ ಮಧ್ಯೇ ಯೇ ವ್ಯಭಿಚಾರಿಣೋ ಲೋಭಿನ ಉಪದ್ರಾವಿಣೋ ದೇವಪೂಜಕಾ ವಾ ತೇಷಾಂ ಸಂಸರ್ಗಃ ಸರ್ವಧಾ ವಿಹಿತವ್ಯ ಇತಿ ನಹಿ, ವಿಹಿತವ್ಯೇ ಸತಿ ಯುಷ್ಮಾಭಿ ಜರ್ಗತೋ ನಿರ್ಗನ್ತವ್ಯಮೇವ | 11 ಕಿನ್ನು ಭ್ರಾತೃತ್ವೇನ ವಿಶ್ವಾತಃ ಕಶ್ಚಿಜ್ಜನೋ ಯದಿ ವ್ಯಭಿಚಾರೀ ಲೋಭೀ ದೇವಪೂಜಕೋ ನಿನ್ಯಕೋ ಮದ್ಯಪ ಉಪದ್ರಾವೀ ವಾ ಭವೇತ್ ತರ್ಹಿ ತಾದೃಶೇನ ಮಾನವೇನ ಸಹ ಭೋಜನಪಾನೇಽಪಿ ಯುಷ್ಮಾಭಿ ನ್ನ ಕರ್ತವ್ಯೇ ಇತ್ಯಧುನಾ ಮಯಾ ಲಿಖಿತಂ | 12 ಸಮಾಜಬಹಿಃಸ್ಥಿತಾನಾಂ ಲೋಕಾನಾಂ ವಿಚಾರಕರಣೇ ಮಮ ಕೋಽಧಿಕಾರಃ? ಕಿನ್ನು ತದನ್ವಗತಾನಾಂ ವಿಚಾರಣಂ ಯುಷ್ಮಾಭಿಃ ಕಿಂ ನ ಕರ್ತವ್ಯಂ ಭವೇತ್? 13 ಬಹಿಃಸ್ಥಾನಾಂ ತು ವಿಚಾರ ಈಶ್ವರೇಣ ಕಾರಿಷ್ಯತೇ | ಅತೋ ಯುಷ್ಮಾಭಿಃ ಸ ಪಾತಕೀ ಸ್ವಮಧ್ಯಾದ್ ಬಹಿಃಸ್ಥಿಯತಾಂ |

6 ಯುಷ್ಮಾಕಮೇಕಸ್ಯ ಜನಸ್ಯಾಪರೇಣ ಸಹ ವಿವಾದೇ ಜಾತೇ ಸ ಪವಿತ್ರಲೋಕೈ ವಿಚಾರಮಕಾರಯನ್ ಕಿಮ್ ಅಧಾರ್ಮಿಕಲೋಕೈ ವಿಚಾರಯಿತುಂ ಪ್ರೋತ್ಸಹತೇ? 2 ಜಗತೋಽಪಿ ವಿಚಾರಣಂ ಪವಿತ್ರಲೋಕೈಃ ಕಾರಿಷ್ಯತ ಏತದ್ ಯೂಯಂ ಕಿಂ ನ ಜಾನೀಥ? ಅತೋ ಜಗದ್ ಯದಿ ಯುಷ್ಮಾಭಿ ವಿಚಾರಯಿತವ್ಯಂ ತರ್ಹಿ ಕ್ಷುದ್ರತಮವಿಚಾರೇಷು ಯೂಯಂ ಕಿಮಸಮರ್ಥಾಃ? 3 ದೂತಾ ಅಪ್ಯಸ್ಮಾಭಿ ವಿಚಾರಯಿಷ್ಯನ್ತ ಇತಿ ಕಿಂ ನ ಜಾನೀಥ? ಅತ ಐಹಿಕವಿಷಯಾಃ ಕಿಮ್ ಅಸ್ಮಾಭಿ ನ್ನ ವಿಚಾರಯಿತವ್ಯಾ ಭವೇಯುಃ? 4 ಐಹಿಕವಿಷಯಸ್ಯ ವಿಚಾರೇ ಯುಷ್ಮಾಭಿಃ ಕರ್ತವ್ಯೇ ಯೇ ಲೋಕಾಃ ಸಮಿತೌ ಕ್ಷುದ್ರತಮಾಸ್ತ ಏವ ನಿಯುಜ್ಯಂತಾಂ | 5 ಅಹಂ ಯುಷ್ಮಾನ್ ತ್ರಪಯಿತುಮಿಚ್ಛನ್ ವದಾಮಿ ಯುಷ್ಮನ್ಯದ್ಯೇ ಕಿಮೇಕೋಽಪಿ ಮನುಷ್ಯಾದ್ಯಗ್ ಬುದ್ಧಿಮಾನ್ಸಹಿ ಯೋ ಭ್ರಾತೃವಿವಾದವಿಚಾರಣೇ ಸಮರ್ಥಃ ಸ್ಯಾತ್? 6 ಕಿಚ್ಛೈಕೋ ಭ್ರಾತಾ ಭ್ರಾತೃನ್ಯೇನ ಕಿಮವಿಶ್ವಾಸಿನಾಂ ವಿಚಾರಕಾಣಾಂ ಸಾಕ್ಷಾದ್ ವಿವದತೇ? ಯುಷ್ಮನ್ಯದ್ಯೇ ವಿವಾದಾ ವಿದ್ಯನ್ತ ಏತದಪಿ ಯುಷ್ಮಾಕಂ ದೋಷಃ | 7 ಯೂಯಂ ಕುತೋಽನ್ಯಾಯಸಹನಂ ಕ್ಷತಿಸಹನಂ ವಾ ಶ್ರೇಯೋ ನ ಮನ್ಯದ್ಯೇ? 8 ಕಿನ್ನು ಯೂಯಮಪಿ ಭ್ರಾತೃನೇವ ಪ್ರತ್ಯನ್ಯಾಯಂ ಕ್ಷತಿಞ್ಞ ಕುರುಥ ಕಿಮೇತತ್? 9 ಈಶ್ವರಸ್ಯ ರಾಜ್ಯೇಽನ್ಯಾಯಕಾರಿಣಾಂ ಲೋಕಾನಾಮಧಿಕಾರೋ ನಾಸ್ತೇತದ್ ಯೂಯಂ ಕಿಂ ನ ಜಾನೀಥ? ಮಾ ವಞ್ಞದ್ಧಂ, ಯೇ ವ್ಯಭಿಚಾರಿಣೋ ದೇವಾರ್ಚಿನಃ ಪಾರದಾರಿಕಾಃ ಸ್ತ್ರೀವದಾಚಾರಿಣಃ ಪುಂಮೃಧುನಕಾರಿಣಸ್ತಸ್ಮಾ 10 ಲೋಭಿನೋ ಮದ್ಯಪಾ ನಿನ್ಯಕಾ ಉಪದ್ರಾವಿಣೋ ವಾ ತ ಈಶ್ವರಸ್ಯ ರಾಜ್ಯಭಾಗಿನೋ ನ ಭವಿಷ್ಯನ್ತಿ | 11 ಯೂಯಞ್ಚೈವಂವಿಧಾ ಲೋಕಾ ಅನ್ಯ ಕಿನ್ನು ಪ್ರಭೋ ಯೇಶೋ ನಾರ್ಮಾಸ್ತದೀಶ್ವರಸ್ಯಾತ್ಮನಾ ಚ ಯೂಯಂ ಪ್ರಕ್ಷಾಲಿತಾಃ ಪಾವಿತಾಃ ಸಪುಣ್ಯೈಕೃತಾಶ್ಚ | 12 ಮದರ್ಥಂ ಸರ್ವಂ ದ್ರವ್ಯಮ್ ಅಪ್ರತೀಷಿದ್ಧಂ ಕಿನ್ನು ನ ಸರ್ವಂ ಹಿತಜನಕಂ | ಮದರ್ಥಂ ಸರ್ವಮಪ್ರತೀಷಿದ್ಧಂ ತಥಾಪ್ಯಹಂ ಕಸ್ಯಾಪಿ ದ್ರವ್ಯಸ್ಯ ವಶೀಕೃತೋ ನ ಭವಿಷ್ಯಾಮಿ | 13 ಉದರಾಯ ಭಕ್ಷ್ಯಾಣಿ

ಭಕ್ತೇಭ್ಯಶ್ಲೋದರಂ, ಕಿನ್ನು ಭಕ್ತೋದರೇ ಈಶ್ವರೇಣ ನಾಶಯಿಷ್ಯೇತೇ; ಅಪರಂ ದೇಹೋ ನ ವ್ಯಭಿಚಾರಾಯ ಕಿನ್ನು ಪ್ರಭವೇ ಪ್ರಭುಶ್ಚದೇಹಾಯ | 14 ಯಶ್ಲೇಶ್ವರಃ ಪ್ರಭುಮತ್ಯಾಪಿತವಾನ್ ಸ ಸ್ವಶಕ್ಯಾನ್ಯಾಪೃತ್ಯಾಪಯಿಷ್ಯತಿ | 15 ಯುಷ್ಮಾಕಂ ಯಾನಿ ಶರೀರಾಣಿ ತಾನಿ ಖೀಷ್ಯಸ್ಯಾಜ್ಞಾನೀತಿ ಕಿಂ ಯೂಯಂ ನ ಜಾನೀಥ? ಅತಃ ಖೀಷ್ಯಸ್ಯ ಯಾನ್ಯಜ್ಞಾನಿ ತಾನಿ ಮಯಾಪಹೃತ್ಯ ವೇಶ್ಯಾಯಾ ಅಜ್ಞಾನಿ ಕಿಂ ಕಾರಿಷ್ಯನ್ತೇ? ತನ್ನ ಭವತು | 16 ಯಃ ಕಶ್ಚಿದ್ ವೇಶ್ಯಾಯಾಮ್ ಆಸಜ್ಯತೇ ಸ ತಯಾ ಸಹೈಕದೇಹೋ ಭವತಿ ಕಿಂ ಯೂಯಮೇತನ್ನ ಜಾನೀಥ? ಯತೋ ಲಿಖಿತಮಾಸ್ತೇ, ಯಥಾ, ತೌ ದ್ವೌ ಜನಾವೇಕಾಜ್ಞಾನಿ ಭವಿಷ್ಯತಃ | 17 ಮಾನವಾ ಯಾನ್ಯನ್ಯಾನಿ ಕಲುಷಾಣಿ ಕುರ್ವತೇ ತಾನಿ ವಪು ನ ಸ ಸಮಾವಿಶನ್ತಿ ಕಿನ್ನು ವ್ಯಭಿಚಾರಿಣಾ ಸ್ವವಿಗ್ರಹಸ್ಯ ವಿರುದ್ಧಂ ಕಲ್ಪಷಂ ಕ್ರಿಯತೇ | 18 ಮಾನವಾ ಯಾನ್ಯನ್ಯಾನಿ ಕಲುಷಾಣಿ ಕುರ್ವತೇ ತಾನಿ ವಪು ನ ಸ ಸಮಾವಿಶನ್ತಿ ಕಿನ್ನು ವ್ಯಭಿಚಾರಿಣಾ ಸ್ವವಿಗ್ರಹಸ್ಯ ವಿರುದ್ಧಂ ಕಲ್ಪಷಂ ಕ್ರಿಯತೇ | 19 ಯುಷ್ಮಾಕಂ ಯಾನಿ ವಪೂಂಸಿ ತಾನಿ ಯುಷ್ಮದನ್ಯೈಶ್ಚೈಶ್ಚರಾಲಬ್ಧಸ್ಯ ಪವಿತ್ರಸ್ಯಾತ್ಮನೋ ಮನ್ದಿರಾಣಿ ಯೂಯುಷ್ಠ್ಯ ಸ್ವೇಷಾಂ ಸ್ವಾಮಿನೋ ನಾದ್ಧೇ ಕಿಮೇತದ್ ಯುಷ್ಮಾಭಿ ನ ಜ್ಞಾಯತೇ? 20 ಯೂಯಂ ಮೂರ್ಛೇನ ಕ್ರೀತಾ ಅತೋ ವಪುರ್ಮನೋಭ್ಯಾಮ್ ಈಶ್ವರೋ ಯುಷ್ಮಾಭಿಃ ಪ್ರಜ್ಞಾತಾಂ ಯತ ಈಶ್ವರ ಏವ ತಯೋಃ ಸ್ವಾಮೀ |

7 ಅಪರಞ್ಚ ಯುಷ್ಮಾಭಿ ಮಾರ್ಗಂ ಪ್ರತಿ ಯತ್ ಪತ್ರಮಲೇಖಿ ತಸ್ಯೋತ್ತರಮೇತತ್, ಯೋಷಿತೋಽನುಶ್ಚನಂ ಮನುಜಸ್ಯ ವರಂ; 2 ಕಿನ್ನು ವ್ಯಭಿಚಾರಭಯಾದ್ ಏಕೈಕಸ್ಯ ಪುಂಸಃ ಸ್ವಕೀಯಭಾರ್ಯಾ ಭವತು ತದ್ವದ್ ಏಕೈಕಸ್ಯಾಯೋಷಿತೋಽಪಿ ಸ್ವಕೀಯಭಾರ್ಯಾ ಭವತು | 3 ಭಾರ್ಯಾಯೈ ಭರ್ತಾ ಯದ್ವದ್ ವಿತರಣೀಯಂ ತದ್ ವಿತೀರ್ಯತಾಂ ತದ್ವದ್ ಭರ್ತೇಽಪಿ ಭಾರ್ಯಾಯಾ ವಿತರಣೀಯಂ ವಿತೀರ್ಯತಾಂ | 4 ಭಾರ್ಯಾಯಾಃ ಸ್ವದೇಹೇ ಸ್ವತ್ತಂ ನಾಸ್ತಿ ಭರ್ತುರೇವ, ತದ್ವದ್ ಭರ್ತುರಪಿ ಸ್ವದೇಹೇ ಸ್ವತ್ತಂ ನಾಸ್ತಿ ಭಾರ್ಯಾಯಾ ಏವ | 5 ಉಪೋಷಣಪ್ರಾರ್ಥನಯೋಃ ಸೇವನಾರ್ಥಮ್ ಏಕಮನ್ಯುಷ್ಠಾನಾಂ ಯುಷ್ಮಾಕಂ ಕಿಯುತ್ಕಾಲಂ ಯಾವದ್ ಯಾ ಪೃಥಕ್ಸಿತ್ತಿ ಭವತಿ ತದನ್ಯೋ ವಿಚ್ಛೇದೋ ಯುಷ್ಮನ್ನದ್ಯೇ ನ ಭವತು, ತತಃ ಪರಮ್ ಇನ್ದ್ರಿಯಾಣಾಮ್ ಅಧೈರ್ಯಾತ್ ಶಯತಾನ್ ಯದ್ ಯುಷ್ಮಾನ್ ಪರೀಕ್ಷಾಂ ನ ನಯೇತ್ ತದರ್ಥಂ ಪುನರೇಕತ್ರ ಮಿಲತ | 6 ಏತದ್ ಅದೇಶತೋ ನಹಿ ಕಿನ್ನುನುಜ್ಞಾತ ಏವ ಮಯಾ ಕಥ್ಯತೇ, 7 ಯತೋ ಮಮಾವಸ್ಥೇವ ಸರ್ವಮಾನವಾನಾಮವಸ್ಥಾ ಭವತ್ತಿತಿ ಮಮ ವಾಇನ್ದ್ರ ಕಿನ್ವೀಶ್ವರಾದ್ ಏಕೇನ್ಯೈಕೋ ವರೋಽನ್ಯೇನ ಚಾನೋ ವರ ಇತ್ಯಮೇಕೈಕೇನ ಸ್ವಕೀಯವರೋ ಲಬ್ಧಃ | 8 ಅಪರಮ್ ಅಕೃತವಿವಾಹಾನ್ ವಿಧವಾಶ್ಚ ಪ್ರತಿ ಮಮೈತನ್ನಿವೇದನಂ ಮಮೇವ ತೇಷಾಮವಸ್ಥಿತಿ ಭದ್ರಾ; 9 ಕಿನ್ಚ ಯದಿ ತೈರಿನ್ದ್ರಿಯಾಣಿ ನಿಯನ್ತುಂ ನ ಶಕ್ಯನ್ತೇ ತರ್ಹಿ ವಿವಾಹಃ ಕ್ರಿಯತಾಂ ಯತಃ ಕಾಮದಹನಾದ್ ವ್ಯೂಢತ್ತಂ ಭದ್ರಂ | 10 ಯೇ ಚ ಕೃತವಿವಾಹಾಸ್ತೇ ಮಯಾ ನಹಿ ಪ್ರಭುನ್ಯೈವೈತದ್ ಆಜ್ಞಾಪ್ಯನ್ತೇ | 11 ಭಾರ್ಯಾ ಭರ್ತೃತಃ ಪೃಥಕ್ ನ ಭವತು | ಯದಿ ವಾ ಪೃಥಗ್ಗೃತಾ ಸ್ಯಾತ್ ತರ್ಹಿ ನಿರ್ವಿವಾಹಾ ತಿಷ್ಠತು ಸ್ತ್ರೀಯಪತಿನಾ ವಾ ಸನ್ಯಧಾತು ಭರ್ತೃವಿ ಭಾರ್ಯಾಂ ನ ತೃಜತು | 12 ಇತರಾನ್ ಜನಾನ್ ಪ್ರತಿ ಪ್ರಭು ನ ಬ್ರವೀತಿ ಕಿನ್ನುಹಂ ಬ್ರವೀಮಿಃ; ಕಸ್ಯಚಿದ್ ಭ್ರಾತುರ್ಯೋಷಿದ್ ಅವಿಶ್ವಾಸಿನೀ ಸತ್ಯಪಿ ಯದಿ ತೇನ ಸಹವಾಸೇ ತುಷ್ಯತಿ ತರ್ಹಿ ಸಾ ತೇನ ನ ತೃಪ್ಯತಾಂ | 13 ತದ್ವತ್ ಕಸ್ಯಾಶ್ಚಿದ್ ಯೋಷಿತಃ

ಪತಿರವಿಶ್ವಾಸೀ ಸನ್ನಪಿ ಯದಿ ತಯಾ ಸಹವಾಸೇ ತುಷ್ಯತಿ ತರ್ಹಿ ಸ ತಯಾ ನ ತೃಪ್ಯತಾಂ | 14 ಯತೋಽವಿಶ್ವಾಸೀ ಭರ್ತಾ ಭಾರ್ಯಯಾ ಪವಿತ್ರೀಭೂತಃ, ತದ್ವದವಿಶ್ವಾಸಿನೀ ಭಾರ್ಯಾ ಭರ್ತಾ ಪವಿತ್ರೀಭೂತಾ; ನೋಚೇದ್ ಯುಷ್ಮಾಕಮಪತ್ಯಾನ್ಶುಚೀನ್ಯಭವಿಷ್ಯನ್ ಕಿನ್ನುದನಾ ತಾನಿ ಪವಿತ್ರಾಣಿ ಸನ್ತಿ | 15 ಅವಿಶ್ವಾಸೀ ಜನೋ ಯದಿ ವಾ ಪೃಥಕ್ ಭವತಿ ತರ್ಹಿ ಪೃಥಕ್ ಭವತು; ಏತೇನ ಭ್ರಾತಾ ಭಗಿನೀ ವಾ ನ ನಿಬದ್ಧತೇ ತಥಾಪಿ ವಯಮೀಶ್ವರೇಣ ಶಾನ್ಯೋ ಸಮಾಹೂತಾಃ | 16 ಹೇ ನಾರಿ ತವ ಭರ್ತುಃ ಪರಿತ್ರಾಣಂ ತ್ವತ್ತೋ ಭವಿಷ್ಯತಿ ನ ವೇತಿ ತ್ವಯಾ ಕಿಂ ಜ್ಞಾಯತೇ? ಹೇ ನರ ತವ ಜಾಯಾಯಾಃ ಪರಿತ್ರಾಣಂ ತ್ವತ್ತೇ ಭವಿಷ್ಯತಿ ನ ವೇತಿ ತ್ವಯಾ ಕಿಂ ಜ್ಞಾಯತೇ? 17 ಏಕೈಕೋ ಜನಃ ಪರಮೇಶ್ವರಾಲಬ್ಧಂ ಯದ್ ಭಜತೇ ಯಸ್ಯಾಇನ್ದ್ರವಸ್ಥಾಯಾಮ್ ಈಶ್ವರೇಣಾಹ್ವಾಯ ತದನುಸಾರೇಣೈವಾಚರತು ತದಹಂ ಸರ್ವಸಮಾಜಸ್ಯಾನ್ ಅದಿಶಾಮಿ | 18 ಛಿನ್ಮತ್ತಗ್ ಭೃತ್ಯಾ ಯ ಅಹೂತಃ ಸ ಪ್ರಕೃಷ್ಟತ್ವಕ್ ನ ಭವತು, ತದ್ವದ್ ಅಛಿನ್ಮತ್ತಗ್ ಭೂತ್ಯಾ ಯ ಅಹೂತಃ ಸ ಛಿನ್ಮತ್ತಕ್ ನ ಭವತು | 19 ತ್ವಕ್ಲೇದಃ ಸಾರೋ ನಹಿ ತದ್ವದತ್ವಕ್ಲೇದೋಽಪಿ ಸಾರೋ ನಹಿ ಕಿನ್ವೀಶ್ವರಸ್ಯಾಜ್ಞಾನಾಂ ಪಾಲನಮೇವ | 20 ಯೋ ಜನೋ ಯಸ್ಯಾಮವಸ್ಥಾಯಾಮಾಹ್ವಾಯ ಸ ತಸ್ಯಾಮೇವಾವತಿಷ್ಠತಾಂ | 21 ದಾಸಃ ಸನ್ ತ್ವಂ ಕಿಮಾಹೂತೋಽಸಿ? ತನ್ಮಾ ಚಿನ್ತಯ, ತಥಾಚ ಯದಿ ಸ್ವತನ್ತ್ರೋ ಭವಿತುಂ ಶಕ್ಯುಯಾಸ್ತರ್ಹಿ ತದೇವ ವ್ಯಣು | 22 ಯತಃ ಪ್ರಭುನಾಹೂತೋ ಯೋ ದಾಸಃ ಸ ಪ್ರಭೋ ಮೋಚಿತಜನಃ | ತದ್ವದ್ ತೇನಾಹೂತಃ ಸ್ವತನ್ತ್ರೋ ಜನೋಽಪಿ ಖೀಷ್ಯಸ್ಯ ದಾಸ ಏವ | 23 ಯೂಯಂ ಮೂರ್ಛೇನ ಕ್ರೀತಾ ಅತೋ ಹೇತೋ ಮಾರ್ಗವಾನಾಂ ದಾಸಾ ಮಾ ಭವತ | 24 ಹೇ ಭ್ರಾತರೋ ಯಸ್ಯಾಮವಸ್ಥಾಯಾಂ ಯಸ್ಯಾಹ್ವಾನಮಭವತ್ ತಯಾ ಸ ಈಶ್ವರಸ್ಯ ಸಾಕ್ಷಾತ್ ತಿಷ್ಠತು | 25 ಅಪರಮ್ ಅಕೃತವಿವಾಹಾನ್ ಜನಾನ್ ಪ್ರತಿ ಪ್ರಭೋಃ ಕೋಽಪ್ಯಾದೇಶೋ ಮಯಾ ನ ಲಬ್ಧಃ ಕಿನ್ನು ಪ್ರಭೋರನುಕಮ್ಪಯಾ ವಿಶ್ವಾಸ್ಯೋ ಭೂತೋಽಹಂ ಯದ್ ಭದ್ರಂ ಮನ್ಯೇ ತದ್ ವದಾಮಿ | 26 ವರ್ತಮಾನಾತ್ ಕ್ಲೇಶಸಮಯಾತ್ ಮನುಷ್ಯಸ್ಯಾನೂಢತ್ತಂ ಭದ್ರಮಿತಿ ಮಯಾ ಬುದ್ಧತೇ | 27 ತ್ವಂ ಕಿಂ ಯೋಷಿತಿ ನಿಬದ್ಧೋಽಸಿ ತರ್ಹಿ ಮೋಚನಂ ಪ್ರಾಪ್ತುಂ ಮಾ ಯತಸ್ಯ | ಕಿಂ ವಾ ಯೋಷಿತೋ ಮುಕ್ತೋಽಸಿ? ತರ್ಹಿ ಜಾಯಾಂ ಮಾ ಗವೇಷಯ | 28 ವಿವಾಹಂ ಕುರ್ವತಾ ತ್ವಯಾ ಕಿಮಪಿ ನಾಪಾರಾದ್ಯತೇ ತದ್ವದ್ ವ್ಯೂಹ್ಯಮಾನಯಾ ಯುವತ್ಯಾಪಿ ಕಿಮಪಿ ನಾಪರಾದ್ಯತೇ ತಥಾಚ ತಾದ್ಯಶ್ಚಾ ದ್ವೌ ಜನೌ ಶಾರೀರಿಕಂ ಕ್ಲೇಶಂ ಲಬ್ಧ್ಯೇತೇ ಕಿನ್ನು ಯುಷ್ಮಾನ್ ಪ್ರತಿ ಮಮ ಕರುಣಾ ವಿದ್ಯತೇ | 29 ಹೇ ಭ್ರಾತರೋಽಹಮಿದಂ ಬ್ರವೀಮಿ, ಇತಃ ಪರಂ ಸಮಯೋಽತೀವ ಸಂಕ್ಷಿಪ್ತಃ, 30 ಅತಃ ಕೃತದಾರ್ಪಿರಕೃತದಾರ್ಪಿರಿವ ರುದದ್ವಿಶ್ಚಾರುದದ್ವಿರಿವ ಸಾನನ್ದೈಶ್ಚ ನಿರಾನನ್ದೈರಿವ ಕ್ಲೇಶೈಶ್ಚಾಭಿಭಿರಿವಾಚರಿತವ್ಯಂ | 31 ಯೇ ಚ ಸಂಸಾರೇ ಚರನ್ತಿ ತೈರ್ನಾತಿಚರಿತವ್ಯಂ ಯತ ಇಹಲೇಕಸ್ಯ ಕೌತುಕೋ ವಿಜಲತಿ | 32 ಕಿನ್ನು ಯೂಯಂ ಯನ್ವಿಶ್ಚಿನ್ತಾ ಭವೇತೇತಿ ಮಮ ವಾಇನ್ದ್ರ | ಅಕೃತವಿವಾಹೋ ಜನೋ ಯಥಾ ಪ್ರಭುಂ ಪರಿತೋಷಯೇತ್ ತಥಾ ಪ್ರಭುಂ ಚಿನ್ತಯತಿ, 33 ಕಿನ್ನು ಕೃತವಿವಾಹೋ ಜನೋ ಯಥಾ ಭಾರ್ಯಾಂ ಪರಿತೋಷಯೇತ್ ತಥಾ ಸಂಸಾರಂ ಚಿನ್ತಯತಿ | 34 ತದ್ವದ್ ಊಢಯೋಷಿತೋಽನೂಢಾ ವಿತಿಷ್ಠತೇ | ಯಾನೂಢಾ ಸಾ ಯಥಾ ಕಾಯಮನಸೋಃ ಪವಿತ್ರಾ ಭವೇತ್ ತಥಾ ಪ್ರಭುಂ ಚಿನ್ತಯತಿ ಯಾ ಚೋಢಾ

ಸಾ ಯಥಾ ಭರ್ತಾರಂ ಪರಿತೋಷಯೇತ್ ತಥಾ ಸಂಸಾರಂ ಚಿನ್ಮಯತಿ | 35 ಅಹಂ ಯದ್ ಯುಷ್ಮಾನ್ ಮೃಗಬನ್ದಿನ್ಯಾ ಪರಿಕ್ಷಿಪೇಯಂ ತದರ್ಥಂ ನಹಿ ಕಿನ್ತು ಯೂಯಂ ಯದನಿನಿತ್ತಾ ಭೂತ್ಯಾ ಪ್ರಭೋಃ ಸೇವನೇಽಬಾಧಮ್ ಆಸಕ್ಯಾ ಭವೇತ ತದರ್ಥಮೇತಾನಿ ಸರ್ವಾಣಿ ಯುಷ್ಮಾಕಂ ಹಿತಾಯ ಮಯಾ ಕಥ್ಯಂತೇ | 36 ಕಸ್ಯಚಿತ್ ಕನ್ಯಾಯಾಂ ಯೌವನಪ್ರಾಪ್ತಾಯಾಂ ಯದಿ ಸ ತಸ್ಯಾ ಅನೂಢತ್ವಂ ನಿನ್ದನೀಯಂ ವಿವಾಹಶ್ಚ ಸಾಧಯಿತವ್ಯ ಇತಿ ಮನ್ಯತೇ ತರ್ಹಿ ಯಥಾಭಿಲಾಷಂ ಕರೋತು, ಏತೇನ ಕಿಮಪಿ ನಾಪರಾತ್ಯಾತಿ ವಿವಾಹಃ ಕ್ರಿಯತಾಂ | 37 ಕಿನ್ತು ದುಃಖೇನಾಕ್ಲಿಷ್ಟಃ ಕಶ್ಚಿತ್ ಪಿತಾ ಯದಿ ಸ್ಥಿರಮನೋಗತಃ ಸ್ವಮನೋಽಭಿಲಾಷಸಾಧನೇ ಸಮರ್ಥಶ್ಚ ಸ್ಯಾತ್ ಮಮ ಕನ್ಯಾ ಮಯಾ ರಕ್ಷಿತವ್ಯೇತಿ ಮನಸಿ ನಿಶ್ಚಿನೋತಿ ಚ ತರ್ಹಿ ಸ ಭದ್ರಂ ಕರ್ಮ ಕರೋತಿ | 38 ಅತೋ ಯೋ ವಿವಾಹಂ ಕರೋತಿ ಸ ಭದ್ರಂ ಕರ್ಮ ಕರೋತಿ ಯಶ್ಚ ವಿವಾಹಂ ನ ಕರೋತಿ ಸ ಭದ್ರತರಂ ಕರ್ಮ ಕರೋತಿ | 39 ಯಾವತ್ಕಾಲಂ ಪತಿ ಜೀವತಿ ತಾವದ್ ಭಾರ್ಯಾ ವ್ಯವಸ್ಥಯಾ ನಿಬದ್ಧಾ ತಿಷ್ಠತಿ ಕಿನ್ತು ಪತ್ನಿ ಮಹಾನಿದಾಂ ಗತೇ ಸಾ ಮುಕ್ತೀಭೂಯ ಯಮಭಿಲಷತಿ ತೇನ ಸಹ ತಸ್ಯಾ ವಿವಾಹೋ ಭವಿತುಂ ಶಕ್ನೋತಿ, ಕಿನ್ತ್ವೇತತ್ ಕೇವಲಂ ಪ್ರಭುಭಕ್ತಾನಾಂ ಮಧ್ಯೇ | 40 ತಥಾಚ ಸಾ ಯದಿ ನಿಷ್ಠತಿಹಾ ತಿಷ್ಠತಿ ತರ್ಹಿ ತಸ್ಯಾಃ ಕ್ಷೇಮಂ ಭವಿಷ್ಯತೀತಿ ಮಮ ಭಾವಃ | ಅಪರಮ್ ಈಶ್ವರಸ್ಯಾತ್ಮಾ ಮಮಾಪ್ಸಂತ ವಿಧೃತ ಇತಿ ಮಯಾ ಬುದ್ಧತೇ |

8 ದೇವಪ್ರಸಾದೇ ಸರ್ವೇಷಾಮ್ ಅಸ್ಮಾಕಂ ಜ್ಞಾನಮಾಸೇ ತದ್ವಯಂ ವಿದ್ವಃ | ತಥಾಪಿ ಜ್ಞಾನಂ ಗರ್ವಂ ಜನಯತಿ ಕಿನ್ತು ಪ್ರೇಮತೋ ನಿಷ್ಠಾ ಜಾಯತೇ | 2 ಅತಃ ಕಶ್ಚನ ಯದಿ ಮನ್ಯತೇ ಮಮ ಜ್ಞಾನಮಾಸ ಇತಿ ತರ್ಹಿ ತೇನ ಯಾದೃಶಂ ಜ್ಞಾನಂ ಚೇಷ್ಟಿತವ್ಯಂ ತಾದೃಶಂ ಕಿಮಪಿ ಜ್ಞಾನಮದ್ಯಾಪಿ ನ ಲಬ್ಧಂ | 3 ಕಿನ್ತು ಯ ಈಶ್ವರೇ ಪ್ರೀಯತೇ ಸ ಈಶ್ವರೇಣಾಪಿ ಜ್ಞಾಯತೇ | 4 ದೇವತಾಬಲಪ್ರಸಾದಭಕ್ಷಣೇ ವಯಮಿದಂ ವಿದ್ಯೋ ಯತ್ ಜಗನ್ನದ್ಯೇ ಕೋಽಪಿ ದೇವೋ ನ ವಿದ್ಯತೇ, ಏಕಶ್ಲೇಶ್ವರೋ ದ್ವಿತೀಯೋ ನಾಸ್ತೀತಿ | 5 ಸ್ತರ್ಗೇ ಪೃಥಿವ್ಯಾಂ ವಾ ಯದೃಪಿ ಕೇಷುಚಿದ್ ಈಶ್ವರ ಇತಿ ನಾಮಾರೋಪ್ಯತೇ ತಾದೃಶಾಶ್ಚ ಬಹವ ಈಶ್ವರಾ ಬಹವಶ್ಚ ಪ್ರಭವೋ ವಿದ್ಯಂತೇ | 6 ತಥಾಪ್ಯಸ್ಮಾಕಮದ್ವಿತೀಯ ಈಶ್ವರಃ ಸ ಪಿತಾ ಯಸ್ಮಾತ್ ಸರ್ವೇಷಾಂ ಯದರ್ಥಇಚ್ಛಾಸ್ಮಾಕಂ ಸೃಷ್ಟಿ ಜಾತಾ, ಅಸ್ಮಾಕಇಚ್ಛಾದ್ವಿತೀಯಃ ಪ್ರಭುಃ ಸ ಯೇಶುಃ ಖ್ರೀಷ್ಣೋ ಯೇನ ಸರ್ವವಸ್ತೂನಾಂ ಯೇನಾಸ್ಮಾಕಮಪಿ ಸೃಷ್ಟಿಃ ಕೃತಾ | 7 ಅಧಿಕನ್ತು ಜ್ಞಾನಂ ಸರ್ವೇಷಾಂ ನಾಸ್ತಿ ಯತಃ ಕೇಚಿದದ್ಯಾಪಿ ದೇವತಾಂ ಸಮನ್ಯ ದೇವಪ್ರಸಾದಮಿವ ತದ್ ಭಕ್ತಂ ಭುಞ್ತೇ ತೇನ ದುರ್ಬಲತಯಾ ತೇಷಾಂ ಸ್ಥಾನಾನಿ ಮಲೇಮಸಾನಿ ಭವನ್ತಿ | 8 ಕಿನ್ತು ಭಕ್ತದ್ರವ್ಯಾದ್ ವಯಮ್ ಈಶ್ವರೇಣ ಗ್ರಾಹ್ಯಾ ಭವಾಮಸ್ತನ್ಮಹಿ ಯತೋ ಭುಞ್ತಾ ವಯಮುತ್ಕೃಷ್ಟಾ ನ ಭವಾಮಸ್ತದ್ಭುಞ್ತಾ ವ್ಯಪಕೃಷ್ಟಾ ನ ಭವಾಮಃ | 9 ಅತೋ ಯುಷ್ಮಾಕಂ ಯಾ ಕ್ಷಮತಾ ಸಾ ದುರ್ಬಲಾನಾಮ್ ಉನ್ನಾಥಸ್ವರೂಪಾ ಯನ್ ಭವೇತ್ ತದರ್ಥಂ ಸಾವಧಾನಾ ಭವತ | 10 ಯತೋ ಜ್ಞಾನವಿಶಿಷ್ಟಸ್ವಂ ಯದಿ ದೇವಾಲಯೇ ಉಪವಿಷ್ಯಃ ಕೇನಾಪಿ ದೃಶ್ಯತೇ ತರ್ಹಿ ತಸ್ಯ ದುರ್ಬಲಸ್ಯ ಮನಸಿ ಕಿಂ ಪ್ರಸಾದಭಕ್ಷಣ ಉತ್ಸಾಹೋ ನ ಜನಿಷ್ಯತೇ? | 11 ತಥಾ ಸತಿ ಯಸ್ಯ ಕೃತೇ ಖ್ರೀಷ್ಣೋ ಮಮಾರ ತವ ಸ ದುರ್ಬಲೋ ಭೃತಾ ತವ ಜ್ಞಾನಾತ್ ಕಿಂ ನ ವಿನಂಕ್ಷತಿ? | 12 ಇತ್ಯನೇನ ಪ್ರಕಾರೇಣ ಭ್ರಾತೃಣಾಂ ವಿರುದ್ಧಮ್ ಅಪರಾದ್ಯದ್ವಿನ್ಯೇಷಾಂ

ದುರ್ಬಲಾನಿ ಮನಾಂಸಿ ವ್ಯಾಘಾತಯದ್ವಿಶ್ಚ ಯುಷ್ಮಾಭಿಃ ಖ್ರೀಷ್ಣಸ್ಯ ವೈಪರೀತ್ಯೇನಾಪರಾದ್ಯತೇ | 13 ಅತೋ ಹೇತೋಃ ಪಿಶಿತಾಶನಂ ಯದಿ ಮಮ ಭ್ರಾತು ವಿಘ್ನಸ್ವರೂಪಂ ಭವೇತ್ ತರ್ಹ್ಯಹಂ ಯತ್ ಸ್ವಭ್ರಾತು ವಿಘ್ನಜನಕೋ ನ ಭವೇಯಂ ತದರ್ಥಂ ಯಾವಜ್ಜೀವನಂ ಪಿಶಿತಂ ನ ಭೋಕ್ಷ್ಯೇ | (ai0n g165)

9 ಅಹಂ ಕಿಮ್ ಏಕಃ ಪ್ರೇರಿತೋ ನಾಸ್ತಿ? ಕಿಮಹಂ ಸ್ವತನ್ತ್ರೋ ನಾಸ್ತಿ? ಅಸ್ಮಾಕಂ ಪ್ರಭು ಯೇಶುಃ ಖ್ರೀಷ್ಣಃ ಕಿಂ ಮಯಾ ನಾದರ್ಶಿ? ಯೂಯಮಪಿ ಕಿಂ ಪ್ರಭುನಾ ಮದೀಯಶ್ರಮಫಲಸ್ವರೂಪಾ ನ ಭವಥ? 2 ಅನ್ಯಲೋಕಾನಾಂ ಕೃತೇ ಯದೃಹ್ಯಹಂ ಪ್ರೇರಿತೋ ನ ಭವೇಯಂ ತಥಾಚ ಯುಷ್ಮತ್ಕೃತೇ ಪ್ರೇರಿತೋಽಸ್ಮಿ ಯತಃ ಪ್ರಭುನಾ ಮಮ ಪ್ರೇರಿತತ್ವಪದಸ್ಯ ಮುದ್ರಾಸ್ವರೂಪಾ ಯೂಯಮೇವಾದ್ಯೇ | 3 ಯೇ ಲೋಕಾ ಮಯಿ ದೋಷಮಾರೋಪಯನ್ತಿ ತಾನ್ ಪ್ರತಿ ಮಮ ಪ್ರತ್ಯುತ್ತರಮೇತತ್ | 4 ಭೋಜನಪಾನಯೋಃ ಕಿಮಸ್ಮಾಕಂ ಕ್ಷಮತಾ ನಾಸ್ತಿ? 5 ಅನ್ಯೇ ಪ್ರೇರಿತಾಃ ಪ್ರಭೋ ಭಾರ್ತೌ ಕೃಪಾಶ್ಚ ಯತ್ ಕುರ್ವನ್ತಿ ತದ್ವತ್ ಕಾಞ್ಚಿತ್ ಧರ್ಮಭಗಿನೀಂ ವ್ಯೂಹ್ಯ ತಯಾ ಸಾದ್ಧ್ಯಂ ಪರ್ಯುಟಿತುಂ ವಯಂ ಕಿಂ ನ ಶಕ್ಯಮಃ? 6 ಸಾಂಸಾರಿಕಶ್ರಮಸ್ಯ ಪರಿತ್ಯಾಗಾತ್ ಕಿಂ ಕೇವಲಮಹಂ ಬಣಬಾಶ್ಚ ನಿವಾರಿತೌ? 7 ನಿಜಧನವ್ಯಯೇನ ಕಃ ಸಂಗ್ರಾಮಂ ಕರೋತಿ? ಕೋ ವಾ ದ್ರಾಕ್ಷಾಕ್ಷೇತ್ರಂ ಕೃತ್ವಾ ತತ್ಪಲಾನಿ ನ ಭುಂಜ್ಯೇ? ಕೋ ವಾ ಪಶುವ್ರಜಂ ಪಾಲಯನ್ ತತ್ಪಯೋ ನ ಪಿವತಿ? 8 ಕಿಮಹಂ ಕೇವಲಾಂ ಮಾನುಷಿಕಾಂ ವಾಚಂ ವದಾಮಿ? ವ್ಯವಸ್ಥಾಯಾಂ ಕಿಮೇತಾದ್ಯತಂ ವಚನಂ ನ ವಿದ್ಯತೇ? 9 ಮೂಸಾವ್ಯವಸ್ಥಾಗ್ನೇ ಲಿಖಿತಮಾಸೇ, ತ್ವಂ ಶಸ್ಯಮದ್ಧಕವ್ಯಷ್ಯಾಸ್ಯಂ ನ ಭಂತ್ಯಸೀತಿ | ಈಶ್ವರೇಣ ಬಲೀವದ್ಧಾನಾಮೇವ ಚಿನ್ತಾ ಕಿಂ ಕ್ರಿಯತೇ? 10 ಕಿಂ ವಾ ಸರ್ವಧಾಸ್ಮಾಕಂ ಕೃತೇ ತದ್ಭಜನಂ ತೇನೋಕ್ತಂ? ಅಸ್ಮಾಕಮೇವ ಕೃತೇ ತಲಿಖಿತಂ | ಯಃ ಕ್ಷೇತ್ರಂ ಕರ್ಷತಿ ತೇನ ಪ್ರತ್ಯಾಶಾಯುಕ್ತೇನ ಕರ್ಷ್ಯವ್ಯಂ, ಯಶ್ಚ ಶಸ್ತ್ರಾನಿ ಮದ್ಧಯತಿ ತೇನ ಲಾಭಪ್ರತ್ಯಾಶಾಯುಕ್ತೇನ ಮದ್ಧಿತವ್ಯಂ | 11 ಯುಷ್ಮತ್ಕೃತೇಽಸ್ಮಾಭಿಃ ಪಾರತ್ರಿಕಾಣಿ ಬೀಜಾನಿ ರೋಪಿತಾನಿ, ಅತೋ ಯುಷ್ಮಾಕಮ್ಹಿ ಕಫಲಾನಾಂ ವಯಮ್ ಅಂಶಿನೋ ಭವಿಷ್ಯಾಮಃ ಕಿಮೇತತ್ ಮಹತ್ ಕರ್ಮ? 12 ಯುಷ್ಮಾಸು ಯೋಽಧಿಕಾರಸ್ತಸ್ಯ ಭಾಗಿನೋ ಯದ್ಯನ್ಯೇ ಭವೇಯುಸ್ತರ್ಹ್ಯಸಾಭಿಸ್ತತೋಽಧಿಕಂ ಕಿಂ ತಸ್ಯ ಭಾಗಿಭಿ ನಫ ಭವಿತವ್ಯಂ? ಅಧಿಕನ್ತು ವಯಂ ತೇನಾಧಿಕಾರೇಣ ನ ವ್ಯವಹೃತವನ್ತಃ ಕಿನ್ತು ಖ್ರೀಷ್ಣೀಯಸುಸಂವಾದಸ್ಯ ಕೋಽಪಿ ವ್ಯಾಘಾತೋಽಸ್ಮಾಭಿಯನ್ ಜಾಯೇತ ತದರ್ಥಂ ಸರ್ವಂ ಸಹಾಮಹೇ | 13 ಅಪರಂ ಯೇ ಪವಿತ್ರವಸ್ತೂನಾಂ ಪರಿಚರ್ಯಾಂ ಕುರ್ವನ್ತಿ ತೇ ಪವಿತ್ರವಸ್ತುತೋ ಭಕ್ತಾಣಿ ಲಭನ್ತೇ, ಯೇ ಚ ವೇದ್ಯಾಃ ಪರಿಚರ್ಯಾಂ ಕುರ್ವನ್ತಿ ತೇ ವೇದಿಸ್ಥವಸ್ತೂನಾಮ್ ಅಂಶಿನೋ ಭವನ್ತೇತದ್ ಯೂಯಂ ಕಿಂ ನ ವಿದ? 14 ತದ್ವದ್ ಯೇ ಸುಸಂವಾದಂ ಘೋಷಯನ್ತಿ ತೈಃ ಸುಸಂವಾದೇನ ಜೀವಿತವ್ಯಮಿತಿ ಪ್ರಭುನಾದಿಷ್ಟಂ | 15 ಅಹಮೇತೇಷಾಂ ಸರ್ವೇಷಾಂ ಕಿಮಪಿ ನಾತಿಶ್ರವಾನ್ ಮಾಂ ಪ್ರತಿ ತದನುಸಾರಾತ್ ಆಚರಿತವ್ಯಮಿತ್ಯಾಶಯೇನಾಪಿ ಪತ್ರಮಿದಂ ಮಯಾ ನ ಲಿಖ್ಯತೇ ಯತಃ ಕೇನಾಪಿ ಜನೇನ ಮಮ ಯಶಸೋ ಮುಧಾಕರಣಾತ್ ಮಮ ಮರಣಂ ವರಂ | 16 ಸುಸಂವಾದಘೋಷಣಾತ್ ಮಮ ಯತೋ ನ ಜಾಯತೇ ಯತಸ್ತದ್ಭೋಷಣಂ ಮಮಾವಶ್ಯಕಂ ಯದ್ವಹಂ ಸುಸಂವಾದಂ ನ ಘೋಷಯೇಯಂ ತರ್ಹಿ ಮಾಂ ಧಿತ್ | 17 ಇಚ್ಛುಕೇನ ತತ್ ಕುರ್ವತಾ

ಮಯಾ ಫಲಂ ಲಪ್ಯತೇ ಕಿನ್ವನಿಚ್ಛುಕೇಽಪಿ ಮಯಿ ತತ್ಕರ್ಮಣೋ ಭಾರೋಽಪಿ ತೋಽಸ್ತಿ | 18 ಏತೇನ ಮಯಾ ಲಭ್ಯಂ ಫಲಂ ಕಿಂ? ಸುಸಂವಾದೇನ ಮಮ ಯೋಽಧಿಕಾರ ಅಸ್ತೇ ತಂ ಯದಭದ್ರಭಾವೇನ ನಾಚರೇಯಂ ತದರ್ಥಂ ಸುಸಂವಾದಘೋಷಣಸಮಯೇ ತಸ್ಯ ಖೀಷ್ಣೀಯಸುಸಂವಾದಸ್ಯ ನಿರ್ವಯೀಕರಣಮೇವ ಮಮ ಫಲಂ | 19 ಸರ್ವೇಷಾಮ್ ಅನಾಯತೋಽಹಂ ಯದ್ ಭೂರಿಶೋ ಲೋಕಾನ್ ಪ್ರತಿಪದ್ಯೇ ತದರ್ಥಂ ಸರ್ವೇಷಾಂ ದಾಸತ್ವಮಜ್ಞೇಕೃತವಾನ್ | 20 ಯಿಹೂದೀಯಾನ್ ಯತ್ ಪ್ರತಿಪದ್ಯೇ ತದರ್ಥಂ ಯಿಹೂದೀಯಾನಾಂ ಕೃತೇ ಯಿಹೂದೀಯಇವಾಭವಂ | ಯೇ ಚ ವ್ಯವಸ್ಥಾಯತ್ತಾಸ್ತಾನ್ ಯತ್ ಪ್ರತಿಪದ್ಯೇ ತದರ್ಥಂ ವ್ಯವಸ್ಥಾಯತ್ತೋ ಯೋಽಹಂ ಸೋಽಹಂ ವ್ಯವಸ್ಥಾಯತ್ತಾನಾಂ ಕೃತೇ ವ್ಯವಸ್ಥಾಯತ್ತಇವಾಭವಂ | 21 ಯೇ ಚಾಲಬ್ಧವ್ಯವಸ್ಥಾಸ್ತಾನ್ ಯತ್ ಪ್ರತಿಪದ್ಯೇ ತದರ್ಥಮ್ ಈಶ್ವರಸ್ಯ ಸಾಕ್ಷಾದ್ ಅಲಬ್ಧವ್ಯವಸ್ಥೋ ನ ಭೂತ್ವಾ ಖೀಷ್ಣೇನ ಲಬ್ಧವ್ಯವಸ್ಥೋ ಯೋಽಹಂ ಸೋಽಹಮ್ ಅಲಬ್ಧವ್ಯವಸ್ಥಾನಾಂ ಕೃತೇಽಲಬ್ಧವ್ಯವಸ್ಥ ಇವಾಭವಂ | 22 ದುರ್ಬಲಾನ್ ಯತ್ ಪ್ರತಿಪದ್ಯೇ ತದರ್ಥಮಹಂ ದುರ್ಬಲಾನಾಂ ಕೃತೇ ದುರ್ಬಲಇವಾಭವಂ | ಇತ್ಯಂ ಕೇನಾಪಿ ಪ್ರಕಾರೇಣ ಕತಿಪಯಾ ಲೋಕಾ ಯನ್ಯಯಾ ಪರಿತ್ರಾಣಂ ಪ್ರಾಪ್ತಿಯುಸ್ತದರ್ಥಂ ಯೋ ಯಾದೃಶ ಆಸೀತ್ ತಸ್ಯ ಕೃತೇ ಾಹಂ ತಾದೃಶಇವಾಭವಂ | 23 ಇದೃಶ ಆಚಾರಃ ಸುಸಂವಾದಾರ್ಥಂ ಮಯಾ ಕ್ರಿಯತೇ ಯತೋಽಹಂ ತಸ್ಯ ಫಲಾನಾಂ ಸಹಭಾಗೀ ಭವಿತುಮಿಚ್ಛಾಮಿ | 24 ಪಣ್ಯಲಾಭಾರ್ಥಂ ಯೇ ಧಾವನ್ನಿ ಧಾವತಾಂ ತೇಷಾಂ ಸರ್ವೇಷಾಂ ಕೇವಲ ಏಕಃ ಪಣ್ಯಂ ಲಭತೇ ಯುಷ್ಮಾಭಿಃ ಕಿಮೇತನ್ನ ಜ್ಞಾಯತೇ? ಅತೋ ಯೂಯಂ ಯಥಾ ಪಣ್ಯಂ ಲಪ್ಯದ್ವೇ ತದೈವ ಧಾವತ | 25 ಮಲ್ಲಾ ಅಪಿ ಸರ್ವಭೋಗೇ ಪರಿಮಿತಭೋಗಿನೋ ಭವನ್ನಿ ತೇ ತು ಮ್ನಾನಾಂ ಸ್ರಜಂ ಲಿಪ್ಸನ್ನೇ ಕಿನ್ವಿ ವಯಮ್ ಅಮ್ನಾನಾಂ ಲಿಪ್ಸಾಮಹೇ | 26 ತಸ್ಮಾದ್ ಅಹಮಪಿ ಧಾವಾಮಿ ಕಿನ್ವಿ ಲಕ್ಷ್ಯಮನುದಿಶ್ಯ ಧಾವಾಮಿ ತನ್ನಹಿ | ಅಹಂ ಮಲ್ಲಇವ ಯುಧ್ಯಾಮಿ ಚ ಕಿನ್ವಿ ಛಾಯಾಮಾಘಾತಯನ್ನಿವ ಯುಧ್ಯಾಮಿ ತನ್ನಹಿ | 27 ಇತರಾನ್ ಪ್ರತಿ ಸುಸಂವಾದಂ ಘೋಷಯಿತ್ವಾಹಂ ಯತ್ ಸ್ವಯಮಗ್ರಾಹ್ಯೋ ನ ಭವಾಮಿ ತದರ್ಥಂ ದೇಹಮ್ ಆಹನ್ನಿ ವಶೀಕರ್ಷೇ ಚ |

10 ಹೇ ಭ್ರಾತರಃ, ಅಸ್ಮತ್ಪಿತೃಪುರುಷಾನಧಿ ಯೂಯಂ ಯದಜ್ಞಾತಾ ನ ತಿಷ್ಠತೇತಿ ಮಮ ವಾಇತ್ಯಾ ತೇ ಸರ್ವೇ ಮೇಘಾಧಃಸ್ಥಿತಾ ಬಭೂವುಃ ಸರ್ವೇ ಸಮುದ್ರಮದ್ಯೇನ ವವಜುಃ, 2 ಸರ್ವೇ ಮೂಸಾಮುದಿಶ್ಯ ಮೇಘಸಮುದ್ರಯೋ ಮರ್ಜ್ಜಿತಾ ಬಭೂವುಃ 3 ಸರ್ವ್ ಏಕಮ್ ಆತ್ಮಿಕಂ ಭಕ್ತಂ ಬುಭುಜಿರ ಏಕಮ್ ಆತ್ಮಿಕಂ ಪೇಯಂ ಪಪುಶ್ಚ 4 ಯತಸ್ತೇಽನುಚರತ ಆತ್ಮಿಕಾದ್ ಆಚಲಾತ್ ಲಬ್ಧಂ ತೋಯಂ ಪಪುಃ ಸೋಽಚಲಃ ಖೀಷ್ಣವವ | 5 ತಥಾ ಸತ್ಯಪಿ ತೇಷಾಂ ಮದ್ಯೇಽಧಿಕೇಷು ಲೋಕೇಷ್ಟೀಶ್ವರೋ ನ ಸನ್ನುತೋಷೇತಿ ಹೇತೋಸ್ತೇ ಪ್ರನ್ನರೇ ನಿಪಾತಿತಾಃ | 6 ಏತಸ್ಮಿನ್ ತೇ ಽನ್ಯಾಕಂ ನಿರರ್ಶನಸ್ವರೂಪಾ ಬಭೂವುಃ; ಅತಸ್ತೇ ಯಥಾ ಕುತ್ಸಿತಾಭಿಲಾಷಿಣೋ ಬಭೂವುರಸ್ಮಾಭಿಸ್ತಥಾ ಕುತ್ಸಿತಾಭಿಲಾಷಿಭಿ ನ ಭವಿತವ್ಯಂ | 7 ಲಿಖಿತಮಾಸ್ತೇ, ಲೋಕಾ ಭೋಕ್ತುಂ ಪಾತುಇಭ್ಯೇಪವಿವಿಶಸ್ತುತಃ ಕ್ರೀಡಿತಮುತ್ಸಿತಾ ಇತಯನೇನ ಪ್ರಕಾರೇಣ ತೇಷಾಂ ಕೈಶ್ವಿದ್ ಯದ್ವದ್ ದೇವಪೂಜಾ ಕೃತಾ ಯುಷ್ಮಾಭಿಸ್ತದೃತ್ ನ

ಕ್ರಿಯತಾಂ | 8 ಅಪರಂ ತೇಷಾಂ ಕೈಶ್ವಿದ್ ಯದ್ವದ್ ವ್ಯಭಿಚಾರಃ ಕೃತಸ್ತೇನ ಚೈಕಸ್ಮಿನ್ ದಿನೇ ತ್ರಯೋವಿಂಶತಿಸಹಸ್ರಾಣಿ ಲೋಕಾ ನಿಪಾತಿತಾಸ್ತದ್ವದ್ ಅಸ್ಮಾಭಿ ವ್ಯಭಿಚಾರೋ ನ ಕರ್ತವ್ಯಃ | 9 ತೇಷಾಂ ಕೇಚಿದ್ ಯದ್ವತ್ ಖೀಷ್ಣಂ ಪರೀಕ್ಷಿತವನ್ನಸ್ತಸ್ಮಾದ್ ಭುಜನ್ಶಿ ನರ್ಷಾಶ್ಚ ತದ್ವದ್ ಅಸ್ಮಾಭಿಃ ಖೀಷ್ಣೋ ನ ಪರೀಕ್ಷಿತವ್ಯಃ | 10 ತೇಷಾಂ ಕೇಚಿದ್ ಯಥಾ ವಾಕ್ಯಲಹಂ ಕೃತವನ್ನಸ್ತತ್ಕಾರಣಾತ್ ಹನ್ವಾ ವಿನಾಶಿತಾಶ್ಚ ಯುಷ್ಮಾಭಿಸ್ತದ್ವದ್ ವಾಕ್ಯಲಹೋ ನ ಕ್ರಿಯತಾಂ | 11 ತಾನ್ ಪ್ರತಿ ಯಾನ್ಯೇತಾನಿ ಜಘಟೀರೇ ತಾನ್ಯಸ್ಮಾಕಂ ನಿರರ್ಶನಾನಿ ಜಗತಃ ಶೇಷಯುಗೇ ವರ್ತಮಾನಾನಾಮ್ ಅಸ್ಮಾಕಂ ಶಿಶ್ನಾರ್ಥಂ ಲಿಖಿತಾನಿ ಚ ಬಭೂವುಃ | (aiñ g165) 12 ಅತಏವ ಯಃ ಕಶ್ಚಿದ್ ಸುಸಿರಂಮನ್ಯಃ ಸ ಯನ್ನ ಪತೇತ್ ತತ್ರ ಸಾವಧಾನೋ ಭವತು | 13 ಮಾನುಷಿಕಪರೀಕ್ಷಾತಿರಿಕ್ತಾ ಕಾಪಿ ಪರೀಕ್ಷಾ ಯುಷ್ಮಾನ್ ನಾಕ್ರಾಮತ್, ಈಶ್ವರಶ್ಚ ವಿಶ್ವಾಸ್ಯಃ ಸೋಽತಿಶಕ್ತ್ಯಾಂ ಪರೀಕ್ಷಾಯಾಂ ಪತನಾತ್ ಯುಷ್ಮಾನ್ ರಕ್ಷಿಷ್ಯತಿ, ಪರೀಕ್ಷಾ ಚ ಯದ್ ಯುಷ್ಮಾಭಿಃ ಸೋಽಥುಂ ಶಕ್ಯತೇ ತದರ್ಥಂ ತಯಾ ಸಹ ನಿಸ್ಕಾರಸ್ಯ ಪನ್ನಾನಂ ನಿರೂಪಯಿಷ್ಯತಿ | 14 ಹೇ ಪ್ರಿಯಭ್ರಾತರಃ, ದೇವಪೂಜಾತೋ ದೂರಮ್ ಅಪಸರತ | 15 ಅಹಂ ಯುಷ್ಮಾನ್ ವಿಜ್ಞಾನ್ ಮತ್ಪ್ರಭಾಷೇ ಮಯಾ ಯತ್ ಕಥ್ಯತೇ ತದ್ ಯುಷ್ಮಾಭಿ ವಿಫಲಿಚೈತಾಂ | 16 ಯದ್ ಧನ್ಯವಾದಪಾತ್ರಮ್ ಅಸ್ಮಾಭಿ ಧನ್ಯಂ ಗದ್ಯತೇ ತತ್ ಕಿಂ ಖೀಷ್ಣಸ್ಯ ಶೋಣಿತಸ್ಯ ಸಹಭಾಗಿತ್ವಂ ನಹಿ? ಯಶ್ಚ ಪೂರ್ವೋಽಸ್ಮಾಭಿ ಭಗ್ಯತೇ ಸ ಕಿಂ ಖೀಷ್ಣಸ್ಯ ವಪುಷಃ ಸಹಭಾಗಿತ್ವಂ ನಹಿ? 17 ವಯಂ ಬಹವಃ ಸನ್ನೋಽಪ್ಯೇಕಪೂಪಸ್ವರೂಪಾ ಏಕವಪುಃಸ್ವರೂಪಾಶ್ಚ ಭವಾಮಃ, ಯತೋ ವಯಂ ಸರ್ವ ಏಕಪೂಪಸ್ಯ ಸಹಭಾಗಿಃ | 18 ಯೂಯಂ ಶಾರೀರಿಕಮ್ ಇಸ್ರಾಯೇಲೀಯವಂಶಂ ನಿರೀಕ್ಷದ್ಧಂ | ಯೇ ಬಲೀನಾಂ ಮಾಂಸಾನಿ ಭುಜ್ವತೇ ತೇ ಕಿಂ ಯಜ್ಞವೇದ್ಯಾಃ ಸಹಭಾಗಿನೋ ನ ಭವನ್ನಿ? 19 ಇತ್ಯನೇನ ಮಯಾ ಕಿಂ ಕಥ್ಯತೇ? ದೇವತಾ ವಾಸ್ತವಿಕೀ ದೇವತಾಯೈ ಬಲಿದಾನಂ ವಾ ವಾಸ್ತವಿಕಂ ಕಿಂ ಭವೇತ್? 20 ತನ್ನಹಿ ಕಿನ್ವಿ ಭಿನ್ನಜಾತಿಭಿ ಯೇಫ ಬಲಯೋ ದೀಯನ್ತೇ ತ ಈಶ್ವರಾಯ ತನ್ನಹಿ ಭೂತೇಭ್ಯಏವ ದೀಯನ್ತೇ ತಸ್ಮಾದ್ ಯೂಯಂ ಯದ್ ಭೂತಾನಾಂ ಸಹಭಾಗಿನೋ ಭವಥೇತ್ಯಹಂ ನಾಭಿಲಪಾಮಿ | 21 ಪ್ರಭೋಃ ಕಂಸೇನ ಭೂತಾನಾಮಪಿ ಕಂಸೇನ ಪಾನಂ ಯುಷ್ಮಾಭಿರಸಾದ್ಯಂ; ಯೂಯಂ ಪ್ರಭೋ ಭೋಽಜ್ಯಸ್ಯ ಭೂತಾನಾಮಪಿ ಭೋಜ್ಯಸ್ಯ ಸಹಭಾಗಿನೋ ಭವಿತುಂ ನ ಶಕ್ಯಥ | 22 ವಯಂ ಕಿಂ ಪ್ರಭುಂ ಸ್ವರ್ಧಿಷ್ಯಾಮಹೇ? ವಯಂ ಕಿಂ ತಸ್ಮಾದ್ ಬಲವನ್ಯಃ? 23 ಮಾಂ ಪ್ರತಿ ಸರ್ವ್ ಕರ್ಮಾಫ್ರಪಿಷಿದ್ಧಂ ಕಿನ್ವಿ ನ ಸರ್ವ್ಂ ಹಿತಜನಕಂ ಸರ್ವ್ಂಮ್ ಅಪ್ರತಿಷಿದ್ಧಂ ಕಿನ್ವಿ ನ ಸರ್ವ್ಂ ನಿಷ್ಕಾಜನಕಂ | 24 ಅತ್ಯಹಿತಃ ಕೇನಾಪಿ ನ ಚೇಷ್ಟಿತವ್ಯಃ ಕಿನ್ವಿ ಸರ್ವೈಃ ಪರಿಹಿತಶ್ಚೇಷ್ಟಿತವ್ಯಃ | 25 ಅಪಹಣೇ ಯತ್ ಕ್ರಯ್ಯಂ ತದ್ ಯುಷ್ಮಾಭಿಃ ಸಂವೇದಸ್ಯಾರ್ಥಂ ಕಿಮಪಿ ನ ಪೃಷ್ಣಾಸ್ವ ಭುಜ್ಯತಾಂ 26 ಯತಃ ಪೃಥಿವೀ ತನ್ನದ್ಯಸ್ಥುಃ ಸರ್ವ್ಂ ಪರಮೇಶ್ವರಸ್ಯ | 27 ಅಪರಮ್ ಅವಿಶ್ವಾಸಿಲೋಕಾನಾಂ ಕೇನಚಿತ್ ನಿಮನ್ನಿತಾ ಯೂಯಂ ಯದಿ ತತ್ರ ಜಿಗಮಿಷಥ ತರ್ಹಿ ತೇನ ಯದ್ ಯದ್ ಉಪಸ್ಥಾಪ್ಯತೇ ತದ್ ಯುಷ್ಮಾಭಿಃ ಸಂವೇದಸ್ಯಾರ್ಥಂ ಕಿಮಪಿ ನ ಪೃಷ್ಣಾಸ್ವ ಭುಜ್ಯತಾಂ | 28 ಕಿನ್ವಿ ತತ್ರ ಯದಿ ಕಶ್ಚಿದ್ ಯುಷ್ಮಾನ್ ವದೇತ್ ಭಕ್ತಮೇತದ್ ದೇವತಾಯಾಃ ಪ್ರಸಾದ ಇತಿ ತರ್ಹಿ ತಸ್ಯ ಜ್ಞಾಪಯಿತುರನುರೋಧಾತ್ ಸಂವೇದಸ್ಯಾರ್ಥಇತ್ಯ ತದ್ ಯುಷ್ಮಾಭಿ ನರ್ ಭೋಽಕ್ರವ್ಯಂ | ಪೃಥಿವೀ ತನ್ನದ್ಯಸ್ಥುಃ ಸರ್ವ್ಂ ಪರಮೇಶ್ವರಸ್ಯ, 29 ಸತ್ಯಮೇತತ್, ಕಿನ್ವಿ ಮಯಾ ಯಃ ಸಂವೇದೋ ನಿರ್ದೀಶ್ಯತೇ ಸ ತವ ನಹಿ

ಪರಸ್ಪೃವ | 30 ಅನುಗ್ರಹಪಾತ್ರೇಣ ಮಯಾ ಧನ್ಯವಾದಂ ಕೃತ್ವಾ ಯದ್ ಭುಜ್ಯತೇ ತತ್ಪಾರಣಾದ್ ಅಹಂ ಕುತೋ ನಿನ್ನಿಷ್ಟೇ? 31 ತಸ್ಮಾದ್ ಭೋಜನಂ ಪಾನಮ್ ಅನ್ಯದ್ವಾ ಕರ್ಮ್ಯ ಕುವೃದ್ಧಿ ಯುಷ್ಣಾಭಿಃ ಸರ್ವಮೇವೇಶ್ವರಸ್ಯ ಮಹಿಮ್ನಃ ಪ್ರಕಾಶಾರ್ಥಂ ಕ್ರಿಯತಾಂ | 32 ಯಿಹೂದೀಯಾನಾಂ ಭಿನ್ನಜಾತೀಯಾನಾಮ್ ಈಶ್ವರಸ್ಯ ಸಮಾಜಸ್ಯ ವಾ ವಿಘ್ನಜನಕೈ ಯುಷ್ಣಾಭಿ ನ್ ಭವಿತವ್ಯಂ | 33 ಅಹಮಪ್ಯಾತ್ಮಹಿತಮ್ ಅಚೇಷ್ಟಮಾನೋ ಬಹೂನಾಂ ಪರಿತ್ರಾಣಾರ್ಥಂ ತೇಷಾಂ ಹಿತಂ ಚೇಷ್ಟಮಾನಃ ಸರ್ವವಿಷಯೇ ಸರ್ವೇಷಾಂ ತುಷ್ಟಿಕರೋ ಭವಾಮೀತ್ಯನೇನಾಹಂ ಯದ್ವತ್ ಶ್ರೀಷ್ಟಸ್ಯಾನುಗಾಮೀ ತದ್ವದ್ ಯೂಯಂ ಮಮಾನುಗಾಮಿನೋ ಭವತ |

11 ಹೇ ಭ್ರಾತರಃ, ಯೂಯಂ ಸರ್ವಸಿನ್ ಕಾರ್ಯೋ ಮಾಂ ಸ್ಮರಥ ಮಯಾ ಚ ಯಾದ್ಯಗುಪದಿಷ್ಯಾಸ್ವಾದ್ಯಗುಚರಥೈತತ್ಪಾರಣಾತ್ ಮಯಾ ಪ್ರಶಂಸನೀಯಾ ಆದ್ಯೇ | 2 ತಥಾಪಿ ಮಮೈಷಾ ವಾ ಇನ್ಯ ಯದ್ ಯೂಯಮಿದಮ್ ಅವಗತಾ ಭವಥ, 3 ಏಕೈಕಸ್ಯ ಪುರುಷಸ್ಯೋತ್ತಮಾಜ್ಞಸ್ವರೂಪಃ ಶ್ರೀಷ್ಟಃ, ಯೋಷಿತಶ್ಲೋತ್ರಮಾಜ್ಞಸ್ವರೂಪಃ ಪುಮಾನ್, ಶ್ರೀಷ್ಟಸ್ಯ ಚೋತ್ತಮಾಜ್ಞಸ್ವರೂಪ ಈಶ್ವರಃ | 4 ಅಪರಮ್ ಆಚ್ಛಾದಿತೋತ್ತಮಾಜ್ಞೇನ ಯೇನ ಪುಂಸಾ ಪ್ರಾರ್ಥನಾ ಕ್ರಿಯತ ಈಶ್ವರೀಯವಾಣೀ ಕಥ್ಯತೇ ವಾ ತೇನ ಸ್ತ್ರೀಯೋತ್ತಮಾಜ್ಞಮ್ ಅವಜ್ಞಾಯತೇ | 5 ಅನಾಚ್ಛಾದಿತೋತ್ತಮಾಜ್ಞಯಾ ಯಯಾ ಯೋಷಿತಾ ಚ ಪ್ರಾರ್ಥನಾ ಕ್ರಿಯತ ಈಶ್ವರೀಯವಾಣೀ ಕಥ್ಯತೇ ವಾ ತಯಾಪಿ ಸ್ತ್ರೀಯೋತ್ತಮಾಜ್ಞಮ್ ಅವಜ್ಞಾಯತೇ ಯತಃ ಸಾ ಮುಣ್ಣಿತಶಿರಃಸದೃಶಾ | 6 ಅನಾಚ್ಛಾದಿತಮಸ್ತಕಾ ಯಾ ಯೋಷಿತ ತಸ್ಯಾಃ ಶಿರಃ ಮುಣ್ಣೀಯಮೇವ ಕಿನ್ನು ಯೋಷಿತಃ ಕೇಶಭೇದನಂ ಶಿರೋಮುಣ್ಣನಂ ವಾ ಯದಿ ಲಜ್ಜಾಜನಕಂ ಭವೇತ್ ತರ್ಹಿ ತಯಾ ಸ್ಮಶಿರ ಆಚ್ಛಾದ್ಯತಾಂ | 7 ಪುಮಾನ್ ಈಶ್ವರಸ್ಯ ಪ್ರತಿಮೂರ್ತಿಃ ಪ್ರತಿತೇಜಃಸ್ವರೂಪಶ್ಚ ತಸ್ಮಾತ್ ತೇನ ಶಿರೋ ನಾಚ್ಛಾದನೀಯಂ ಕಿನ್ನು ಸೀಮನ್ನಿನೀ ಪುಂಸಃ ಪ್ರತಿವಿಮ್ನಸ್ವರೂಪಾ | 8 ಯತೋ ಯೋಷಾತಃ ಪುಮಾನ್ ನೋದಪಾದಿ ಕಿನ್ನು ಪುಂಸೋ ಯೋಷಿದ್ ಉದಪಾದಿ | 9 ಅಧಿಕನ್ನು ಯೋಷಿತಃ ಕೃತೇ ಪುಂಸಃ ಸೃಷ್ಟಿ ನ್ ಬಭೂವ ಕಿನ್ನು ಪುಂಸಃ ಕೃತೇ ಯೋಷಿತಃ ಸೃಷ್ಟಿ ಬರ್ಭೂವ | 10 ಇತಿ ಹೇತೋ ದೂರ್ತಾನಾಮ್ ಆದರಾದ್ ಯೋಷಿತಾ ಶಿರಸ್ಯಧೀನತಾಸೂಚಕಮ್ ಅವರಣಂ ದರ್ಶಯಂ | 11 ತಥಾಪಿ ಪ್ರಭೋ ವಿಧಿನಾ ಪುಮಾಂಸಂ ವಿನಾ ಯೋಷಿನ್ ಜಾಯತೇ ಯೋಷಿತಶ್ಚ ವಿನಾ ಪುಮಾನ್ ನ ಜಾಯತೇ | 12 ಯತೋ ಯಥಾ ಪುಂಸೋ ಯೋಷಿದ್ ಉದಪಾದಿ ತಥಾ ಯೋಷಿತಃ ಪುಮಾನ್ ಜಾಯತೇ, ಸರ್ವವಸ್ತುನಿ ಚೇಶ್ವರಾದ್ ಉತ್ಪದ್ಯಂತೇ | 13 ಯುಷ್ಣಾಭಿರೇವೈತದ್ ವಿವಿಚ್ಯತಾಂ, ಅನಾವೃತಯಾ ಯೋಷಿತಾ ಪ್ರಾರ್ಥನಂ ಕಿಂ ಸುದೃಶ್ಯಂ ಭವೇತ್? 14 ಪುರುಷಸ್ಯ ದೀರ್ಘಕೇಶತ್ವಂ ತಸ್ಯ ಲಜ್ಜಾಜನಕಂ, ಕಿನ್ನು ಯೋಷಿತೋ ದೀರ್ಘಕೇಶತ್ವಂ ತಸ್ಯಾ ಗೌರವಜನಕಂ | 15 ಯತ ಆಚ್ಛಾದನಾಯ ತಸ್ಮೈ ಕೇಶಾ ದತ್ತಾ ಇತಿ ಕಿಂ ಯುಷ್ಣಾಭಿಃ ಸ್ವಭಾವತೋ ನ ಶಿಕ್ಷ್ಯತೇ? 16 ಅತ್ರ ಯದಿ ಕಶ್ಚಿದ್ ವಿವದಿತುಮ್ ಇಚ್ಛೇತ್ ತರ್ಹ್ಯಸ್ಮಾಕಮ್ ಈಶ್ವರೀಯಸಮಿತೀನಾ ಇತ್ಯಾದೃಶೋ ರೀತಿ ನ ವಿಧ್ಯತೇ | 17 ಯುಷ್ಣಾಭಿ ನ್ ಭದ್ರಾಯ ಕಿನ್ನು ಕುತ್ರಿತಾಯ ಸಮಾಗಮ್ಯತೇ ತಸ್ಮಾದ್ ಏತಾನಿ ಭಾಷಮಾಣೇನ ಮಯಾ ಯೂಯಂ ನ ಪ್ರಶಂಸನೀಯಾಃ | 18 ಪ್ರಥಮತಃ ಸಮಿತೌ ಸಮಾಗತಾನಾಂ ಯುಷ್ಣಾಕಂ ಮಧ್ಯೇ ಭೇದಾಃ ಸನ್ನೀತಿ

ವಾರ್ತಾ ಮಯಾ ಶ್ರೂಯತೇ ತನ್ಮಧ್ಯೇ ಕಿಚ್ಛೇತ್ ಸತ್ಯಂ ಮನ್ಯತೇ ಚ | 19 ಯತೋ ಹೇತೋ ಯುಷ್ಣನ್ಮಧ್ಯೇ ಯೇ ಪರೀಕ್ಷಿತಾಸ್ತೇ ಯತ್ ಪ್ರಕಾಶ್ಯಂತೇ ತದರ್ಥಂ ಭೇದೈ ಭವತಿತ್ವಮೇವ | 20 ಏಕತ್ರ ಸಮಾಗಮ್ಯ ಯುಷ್ಣಾಭಿಃ ಪ್ರಭಾವಂ ಭೇಜ್ಯಂ ಭುಜ್ಯತ ಇತಿ ನಹಿ; 21 ಯತೋ ಭೋಜನಕಾಲೇ ಯುಷ್ಣಾಕಮೇಕೈಕೇನ ಸ್ತಕೀಯಂ ಭಕ್ತ್ಯಂ ತೂರ್ಣಂ ಗ್ರಸ್ತತೇ ತಸ್ಮಾದ್ ಏಕೋ ಜನೋ ಬುಭುಕ್ಷಿತಸ್ತಿಷ್ಯತಿ, ಅನ್ಯಶ್ಚ ಪರಿತ್ಯಪ್ತೋ ಭವತಿ | 22 ಭೋಜನಪಾನಾರ್ಥಂ ಯುಷ್ಣಾಕಂ ಕಿಂ ವೇಶ್ಯಾನಿ ನ ಸನ್ನಿ? ಯುಷ್ಣಾಭಿ ವಾ ಕಿಮ್ ಈಶ್ವರಸ್ಯ ಸಮಿತಿಂ ತುಚ್ಛೇಕೃತ್ಯ ದೀನಾ ಲೋಕಾ ಅವಜ್ಞಾಯಂತೇ? ಇತ್ಯನೇನ ಮಯಾ ಕಿಂ ವಕ್ತವ್ಯಂ? ಯೂಯಂ ಕಿಂ ಮಯಾ ಪ್ರಶಂಸನೀಯಾಃ? ಏತಸ್ಮಿನ್ ಯೂಯಂ ನ ಪ್ರಶಂಸನೀಯಾಃ | 23 ಪ್ರಭುತೋ ಯ ಉಪದೇಶೋ ಮಯಾ ಲಬ್ಧೋ ಯುಷ್ಣಾಸು ಸಮರ್ಪಿತಶ್ಚ ಸ ಏಷಃ | 24 ಪರಕರಸಮರ್ಪಣಕ್ಷಮಾಯಾಂ ಪ್ರಭು ಯೀಶುಃ ಪೂಪಮಾದಾಯೇಶ್ವರಂ ಧನ್ಯಂ ವ್ಯಾಕೃತ್ಯ ತಂ ಭಜ್ಯಮಾ ಭಾಷಿತವಾನ್ ಯುಷ್ಣಾಭಿರೇತದ್ ಗೃಹ್ಯತಾಂ ಭುಜ್ಯತಾ ಇತ್ಯ ತದ್ ಯುಷ್ಣತ್ಯತೇ ಭಗ್ನಂ ಮಮ ಶರೀರಂ; ಮಮ ಸ್ಮರಣಾರ್ಥಂ ಯುಷ್ಣಾಭಿರೇತತ್ ಕ್ರಿಯತಾಂ | 25 ಪುನ್ಶ್ಚ ಭೇಜನಾತ್ ಪರಂ ತಥೈವ ಕಂಸಮ್ ಆದಾಯ ತೇನೋಕ್ತಂ ಕಂಸೋಽಯಂ ಮಮ ಶೋಣಿತೇನ ಸ್ಥಾಪಿತೋ ನೂತನನಿಯಮಃ; ಯತಿವಾರಂ ಯುಷ್ಣಾಭಿರೇತತ್ ಪೀಯತೇ ತತಿವಾರಂ ಮಮ ಸ್ಮರಣಾರ್ಥಂ ಪೀಯತಾಂ | 26 ಯತಿವಾರಂ ಯುಷ್ಣಾಭಿರೇಷ ಪೂಪೋ ಭುಜ್ಯತೇ ಭಾಜನೇನಾನೇನ ಪೀಯತೇ ಚ ತತಿವಾರಂ ಪ್ರಭೋರಾಗಮನಂ ಯಾವತ್ ತಸ್ಯ ಮೃತ್ಯುಃ ಪ್ರಕಾಶ್ಯತೇ | 27 ಅಪರ ಇಮಃ ಕಶ್ಚಿದ್ ಅಯೋಗ್ಯತ್ವೇನ ಪ್ರಭೋರಿಮಂ ಪೂಪಮ್ ಅಶ್ಚಾತಿ ತಸ್ಮಾನೇನ ಭಾಜನೇನ ಪಿವತಿ ಚ ಸ ಪ್ರಭೋಃ ಕಾಯರುಧಿರಯೋ ದಣ್ಣದಾಯೀ ಭವಿಷ್ಯತಿ | 28 ತಸ್ಮಾತ್ ಮಾನವೇನಾಗೃ ಆತ್ಮಾನ ಪರೀಕ್ಷ್ಯ ಪಶ್ಯಾದ್ ಏಷ ಪೂಪೋ ಭುಜ್ಯತಾಂ ಕಂಸೇನಾನೇನ ಚ ಪೀಯತಾಂ | 29 ಯೇನ ಚಾನರ್ಹತ್ವೇನ ಭುಜ್ಯತೇ ಪೀಯತೇ ಚ ಪ್ರಭೋಃ ಕಾಯಮ್ ಅವಿಮೃಶತಾ ತೇನ ದಣ್ಣಪ್ರಾಪ್ತಯೇ ಭುಜ್ಯತೇ ಪೀಯತೇ ಚ | 30 ಏತತ್ಪಾರಣಾದ್ ಯುಷ್ಣಾಕಂ ಭೂರಿಶೋ ಲೋಕಾ ದುರ್ಬಲಾ ರೋಗಿಣಶ್ಚ ಸನ್ನಿ ಬಹವಶ್ಚ ಮಹಾನಿದ್ರಾಂ ಗತಾಃ | 31 ಅಸ್ಮಾಭಿ ಯದ್ಯಾತ್ಮವಿಚಾರೋಽಕಾರಿಷ್ಯತ ತರ್ಹಿ ದಣ್ಣೋ ನಾಲಪ್ಸ್ಯತಃ; 32 ಕಿನ್ನು ಯದಾಸ್ಮಾಕಂ ವಿಚಾರೋ ಭವತಿ ತದಾ ವಯಂ ಜಗತೋ ಜನ್ಯಃ ಸಮಂ ಯದ್ ದಣ್ಣಂ ನ ಲಭಾಮಹೇ ತದರ್ಥಂ ಪ್ರಭುನಾ ಶಾಸ್ತಿಂ ಭುಂಜ್ಯಹೇ | 33 ಹೇ ಮಮ ಭ್ರಾತರಃ, ಭೋಜನಾರ್ಥಂ ಮಿಲಿತಾನಾಂ ಯುಷ್ಣಾಕಮ್ ಏಕೇನೇತರೋಽನುಗೃಹ್ಯತಾಂ | 34 ಯಶ್ಚ ಬುಭುಕ್ಷಿತಃ ಸ ಸ್ವಗೃಹೇ ಭುಜ್ಯಾಂ | ದಣ್ಣಪ್ರಾಪ್ತಯೇ ಯುಷ್ಣಾಭಿ ನ್ ಸಮಾಗಮ್ಯತಾಂ | ಏತದ್ಧಿನ್ಯಂ ಯದ್ ಆದೇಷ್ಟವ್ಯಂ ತದ್ ಯುಷ್ಣತ್ಯಮೀಪಾಗಮನಕಾಲೇ ಮಯಾದೇಕ್ಷ್ಯತೇ |

12 ಹೇ ಭ್ರಾತರಃ, ಯೂಯಂ ಯದ್ ಆತ್ಮಿಕಾನ್ ದಾಯಾನ್ ಅನವಗತಾಸ್ತಿಷ್ಠಥ ತದಹಂ ನಾಲಿಲಿಷಾಮಿ | 2 ಪೂರ್ವಂ ಭಿನ್ನಜಾತೀಯಾ ಯೂಯಂ ಯದ್ವದ್ ವಿನೀತಾಸ್ವದ್ವದ್ ಅವಾಕ್ಯತಿಮಾನಾಮ್ ಅನುಗಾಮಿನ ಆದ್ಯಮ್ ಇತಿ ಜಾನೀಥ | 3 ಇತಿ ಹೇತೋರಹಂ ಯುಷ್ಣಭ್ಯಂ ನಿವೇದಯಾಮಿ, ಈಶ್ವರಸ್ಯಾತ್ಮನಾ

ಭಾಷಮಾಣಃ ಕೋಽಪಿ ಯೇಶುಂ ಶಪ್ತ ಇತಿ ನ ವ್ಯಾಹರತಿ, ಪುನಶ್ಚ ಪವಿತ್ರೇಣಾತ್ಮನಾ ವಿನೀತಂ ವಿನಾನ್ಯಃ ಕೋಽಪಿ ಯೇಶುಂ ಪ್ರಭುರಿತಿ ವ್ಯಾಹರ್ತುಂ ನ ಶಕ್ನೋತಿ | 4 ದಾಯಾ ಬಹುವಿಧಾಃ ಕಿನ್ವೇಕ ಆತ್ಮಾ 5 ಪರಿಚರ್ಯಾಶ್ಚ ಬಹುವಿಧಾಃ ಕಿನ್ವೇಕಃ ಪ್ರಭುಃ | 6 ಸಾಧನಾನಿ ಬಹುವಿಧಾನಿ ಕಿನ್ವು ಸರ್ವೇಷು ಸರ್ವಸಾಧಕ ಈಶ್ವರ ಏಕಃ | 7 ಏಕೈಕಸ್ಮೈ ತಸ್ಯಾತ್ಮನೋ ದರ್ಶನಂ ಪರಹಿತಾರ್ಥಂ ದೀಯತೇ | 8 ಏಕಸ್ಮೈ ತೇನಾತ್ಮನಾ ಜ್ಞಾನವಾಕ್ಯಂ ದೀಯತೇ, ಅನ್ಯಸ್ಮೈ ತೇನೈವಾತ್ಮನಾದಿಷ್ಟಂ ವಿದ್ಯಾವಾಕ್ಯಮ್, 9 ಅನ್ಯಸ್ಮೈ ತೇನೈವಾತ್ಮನಾ ವಿಶ್ವಾಸಃ, ಅನ್ಯಸ್ಮೈ ತೇನೈವಾತ್ಮನಾ ಸ್ವಾಸ್ಥ್ಯದಾನಶಕ್ತಿಃ, 10 ಅನ್ಯಸ್ಮೈ ದುಃಸಾಧ್ಯಸಾಧನಶಕ್ತಿರನ್ಯಸ್ಮೈ ಚೇಶ್ವರೀಯಾದೇಶಃ, ಅನ್ಯಸ್ಮೈ ಚಾತಿಮಾನುಷಿಕಸ್ಯಾದೇಶಸ್ಯ ವಿಚಾರಸಾಮರ್ಥ್ಯಮ್, ಅನ್ಯಸ್ಮೈ ಪರಭಾಷಾಭಾಷಣಶಕ್ತಿರನ್ಯಸ್ಮೈ ಚ ಭಾಷಾರ್ಥಭಾಷಣಸಾಮರ್ಥ್ಯಂ ದೀಯತೇ | 11 ಏಕೇನಾದ್ವಿತೀಯೇನಾತ್ಮನಾ ಯಥಾಭಿಲಾಷಮ್ ಏಕೈಕಸ್ಮೈ ಜನಾಯೈಕೈಕಂ ದಾನಂ ವಿತರತಾ ತಾನಿ ಸರ್ವಾಣಿ ಸಾದ್ಯಂತೇ | 12 ದೇಹ ಏಕಃ ಸನ್ನವಿ ಯದ್ವದ್ ಬಹುಜ್ಞಯುಕ್ತೋ ಭವತಿ, ತಸ್ಮೈಕಸ್ಯ ವಪುಷೋ ಽನ್ಯಾನಾಂ ಬಹುತ್ವೇನ ಯದ್ವದ್ ಏಕಂ ವಪು ಭವತಿ, ತದ್ವತ್ ಖೀಷ್ಣಃ | 13 ಯತೋ ಹೇತೋ ಯಿಹಹಾದಿಭಿನ್ನಜಾತೀಯದಾಸತ್ಯತನ್ತ್ರಾವಯಂ ಸರ್ವೇ ಮಜ್ಜನೇನೈಕೇನಾತ್ಮನೈಕದೇಹೀಕೃತಾಃ ಸರ್ವೇ ಚೈಕಾತ್ಮಭುಕ್ತಾ ಅಭವಾಮು | 14 ಏಕೇನಾನ್ಯೇನ ವಪು ನ೯ ಭವತಿ ಕಿನ್ವು ಬಹುಭಿಃ | 15 ತತ್ರ ಚರಣಂ ಯದಿ ವದೇತ್ ನಾಹಂ ಹಸ್ತಸ್ಯಾತ್ ಶರೀರಸ್ಯ ಭಾಗೋ ನಾಸ್ತೀತಿ ತರ್ಹನೇನ ಶರೀರಾತ್ ತಸ್ಯ ವಿಯೋಗೋ ನ ಭವತಿ | 16 ಶ್ರೋತ್ರಂ ವಾ ಯದಿ ವದೇತ್ ನಾಹಂ ನಯನಂ ತಸ್ಮಾತ್ ಶರೀರಸ್ಯಾಂತೋ ನಾಸ್ತೀತಿ ತರ್ಹನೇನ ಶರೀರಾತ್ ತಸ್ಯ ವಿಯೋಗೋ ನ ಭವತಿ | 17 ಕೃತ್ನಂ ಶರೀರಂ ಯದಿ ದರ್ಶನೇನ್ವಿಯಂ ಭವೇತ್ ತರ್ಹಿ ಶ್ರವಣೇನ್ವಿಯಂ ಕುತ್ರ ಸ್ಥಾಸ್ಯತಿ? ತತ್ ಕೃತ್ನಂ ಯದಿ ವಾ ಶ್ರವಣೇನ್ವಿಯಂ ಭವೇತ್ ತರ್ಹಿ ಪ್ರಾಣೇನ್ವಿಯಂ ಕುತ್ರ ಸ್ಥಾಸ್ಯತಿ? 18 ಕಿನ್ವುದಾನೀಮ್ ಈಶ್ವರೇಣ ಯಥಾಭಿಲಾಷಿತಂ ತಥೈವಾಪ್ಯಪ್ರತ್ಯಜ್ಞಾನಾಮ್ ಏಕೈಕಂ ಶರೀರೇ ಸ್ಥಾಪಿತಂ | 19 ತತ್ ಕೃತ್ನಂ ಯದ್ಯೇಕಾಜ್ಞರೂಪಿ ಭವೇತ್ ತರ್ಹಿ ಶರೀರೇ ಕುತ್ರ ಸ್ಥಾಸ್ಯತಿ? 20 ತಸ್ಮಾದ್ ಅಜ್ಞಾನಿ ಬಹೂನಿ ಸನ್ನಿ ಶರೀರಂ ತ್ವೇಕಮೇವ | 21 ಅತಃ ಏವ ತ್ವಯಾ ಮಮ ಪ್ರಯೋಜನಂ ನಾಸ್ತೀತಿ ವಾಚಂ ಪಾಣಿಂ ವದಿತುಂ ನಯನಂ ನ ಶಕ್ನೋತಿ, ತಥಾ ಯುವಾಭ್ಯಾಂ ಮಮ ಪ್ರಯೋಜನಂ ನಾಸ್ತೀತಿ ಮೂರ್ಧ್ನಾ ಚರಣೌ ವದಿತುಂ ನ ಶಕ್ನೋತಿಃ; 22 ವಸ್ತುತಸ್ಯ ವಿಗ್ರಹಸ್ಯ ಯಾನ್ಯಜ್ಞಾನ್ಯಸ್ಯಾಭಿ ರ್ಬುರ್ಬುಲಾನಿ ಬುದ್ಧವೈ ತಾನ್ಯೇವ ಸಪ್ರಯೋಜನಾನಿ ಸನ್ನಿ | 23 ಯಾನಿ ಚ ಶರೀರಮಧ್ಯೇಽವಮನ್ಯಾನಿ ಬುದ್ಧತೇ ತಾನ್ಯಸ್ಯಾಭಿರಧಿಕಂ ಶೋಭನ್ತೇ | ಯಾನಿ ಚ ಕುದ್ಯಶ್ಯಾನಿ ತಾನಿ ಸುದ್ಯಶ್ತರಾಣಿ ಕ್ರಿಯಂತೇ 24 ಕಿನ್ವು ಯಾನಿ ಸ್ವಯಂ ಸುದ್ಯಶ್ಯಾನಿ ತೇಷಾಂ ಶೋಭನಮ್ ನಿಷ್ಪ್ರಯೋಜನಂ | 25 ಶರೀರಮಧ್ಯೇ ಯದ್ ಭೇದೋ ನ ಭವೇತ್ ಕಿನ್ವು ಸರ್ವಾಣ್ಯಜ್ಞಾನಿ ಯದ್ ಏಕಭಾವೇನ ಸರ್ವೇಷಾಂ ಹಿತಂ ಚಿನ್ತಯನ್ನಿ ತದರ್ಥಮ್ ಈಶ್ವರೇಣಾಪ್ರಧಾನಮ್ ಆದರಣೀಯಂ ಕೃತ್ವಾ ಶರೀರಂ ವಿರಚಿತಂ | 26 ತಸ್ಮಾದ್ ಏಕಸ್ಯಾಜ್ಞಸ್ಯ ಪೀಡಾಯಾಂ ಜಾತಾಯಾಂ ಸರ್ವಾಣ್ಯಜ್ಞಾನಿ ತೇನ ಸಹ ಪೀಡ್ಯಂತೇ, ಏಕಸ್ಯ ಸಮಾದರೇ ಜಾತೇ ಚ ಸರ್ವಾಣಿ ತೇನ ಸಹ ಸಂಹೃಷ್ಯಂತಿ | 27 ಯೂಯಂಚ್ಚ ಖೀಷ್ಣಸ್ಯ ಶರೀರಂ, ಯುಷ್ಮಾಕಮ್ ಏಕೈಕಶ್ಚ ತಸ್ಮೈಕೈಕಮ್ ಅಜ್ಞಂ | 28 ಕೇಚಿತ್

ಕೇಚಿತ್ ಸಮಿತಾವೀಶ್ವರೇಣ ಪ್ರಥಮತಃ ಪ್ರೇರಿತಾ ದ್ವಿತೀಯತ ಈಶ್ವರೀಯಾದೇಶವಕ್ತಾರಸ್ತುತೀಯತ ಉಪದೇಷ್ಟಾರೋ ನಿಯುಕ್ತಾಃ, ತತಃ ಪರಂ ಕೇಭ್ಯೋಽಪಿ ಚಿತ್ರಕಾರ್ಯಸಾಧನಸಾಮರ್ಥ್ಯಮ್ ಅನಾಮಯಕರಣಶಕ್ತಿರಪಕ್ವೌ ಲೋಕಶಾಸನೇ ವಾ ನೈಪುಣ್ಯಂ ನಾನಾಭಾಷಾಭಾಷಣಸಾಮರ್ಥ್ಯಂ ವಾ ತೇನ ವ್ಯತಾರಿ | 29 ಸರ್ವೇ ಕಿಂ ಪ್ರೇರಿತಾಃ? ಸರ್ವೇ ಕಿಮ್ ಈಶ್ವರೀಯಾದೇಶವಕ್ತಾರಾಃ? ಸರ್ವೇ ಕಿಮ್ ಉಪದೇಷ್ಟಾರಾಃ? ಸರ್ವೇ ಕಿಂ ಚಿತ್ರಕಾರ್ಯಸಾಧಕಾಃ? 30 ಸರ್ವೇ ಕಿಮ್ ಅನಾಮಯಕರಣಶಕ್ತಿಯುಕ್ತಾಃ? ಸರ್ವೇ ಕಿಂ ಪರಭಾಷಾವಾದಿನಾಃ? ಸರ್ವೇ ವಾ ಕಿಂ ಪರಭಾಷಾರ್ಥಪ್ರಕಾಶಕಾಃ? 31 ಯೂಯಂ ಶ್ರೇಷ್ಠದಾಯಾನ್ ಲಬ್ಧುಂ ಯತದ್ಧಂ | ಅನೇನ ಯೂಯಂ ಮಯಾ ಸರ್ವೋತ್ತಮಮಾರ್ಗಂ ದರ್ಶಯಿತವ್ಯಾಃ |

13 ಮರ್ತ್ಯಸ್ವರ್ಗೀಯಾಣಾಂ ಭಾಷಾ ಭಾಷಮಾಣೋಽಹಂ ಯದಿ ಪ್ರೇಮಹೀನೋ ಭವೇಯಂ ತರ್ಹಿ ವಾದಕತಾಲಸ್ವರೂಪೋ ನಿನಾದಕಾರಿಭೇರೀಸ್ವರೂಪಶ್ಚ ಭವಾಮಿ | 2 ಅಪರಶ್ಚ ಯದ್ಧಹಮ್ ಈಶ್ವರೀಯಾದೇಶಾಡ್ಯಃ ಸ್ಯಾಂ ಸರ್ವಾಣಿ ಗುಪ್ತವಾಕ್ಯಾನಿ ಸರ್ವವಿದ್ಯಾಞ್ಚ ಜಾನೀಯಾಂ ಪೂರ್ಣವಿಶ್ವಾಸಃ ಸನ್ ಶೈಲಾನ್ ಸ್ಥಾನಾನ್ತರಿಕರ್ತುಂ ಶಕ್ತುಯಾಞ್ಚ ಕಿನ್ವು ಯದಿ ಪ್ರೇಮಹೀನೋ ಭವೇಯಂ ತರ್ಹಿಗಣನೀಯ ಏವ ಭವಾಮಿ | 3 ಅಪರಂ ಯದ್ಧಹಮ್ ಅನ್ವದಾನೇನ ಸರ್ವಸ್ವಂ ತ್ಯಜೇಯಂ ದಾಹನಾಯ ಸ್ವಶರೀರಂ ಸಮರ್ಪಯೇಯಾಞ್ಚ ಕಿನ್ವು ಯದಿ ಪ್ರೇಮಹೀನೋ ಭವೇಯಂ ತರ್ಹಿ ತತ್ತ್ವಂ ಮದರ್ಥಂ ನಿಷ್ಫಲಂ ಭವತಿ | 4 ಪ್ರೇಮ ಚಿರಸಹಿಷ್ಣು ಹಿತ್ಯೆಷಿ ಚ, ಪ್ರೇಮ ನಿರ್ದೇಷಮ್ ಅಶರಂ ನಿರ್ಗರ್ವಾಞ್ಚ | 5 ಅಪರಂ ತತ್ ಕುತ್ರಿತಂ ನಾಚರತಿ, ಅತ್ಯಚೇಷ್ಯಾಂ ನ ಕುರುತೇ ಸಹಸಾ ನ ಕ್ರುದ್ಯತಿ ಪರಾನಿಷ್ಠಂ ನ ಚಿನ್ತಯತಿ, 6 ಅಧರ್ಮೇ ನ ತುಷ್ಯತಿ ಸತ್ಯ ಏವ ಸನ್ಯುಷ್ಯತಿ | 7 ತತ್ ಸರ್ವಂ ತಿತಿಕ್ಷತೇ ಸರ್ವತ್ರ ವಿಶ್ವಸಿತಿ ಸರ್ವತ್ರ ಭದ್ರಂ ಪ್ರತೀಕ್ಷತೇ ಸರ್ವಂ ಸಹತೇ ಚ | 8 ಪ್ರೇಮೋ ಲೋಪಃ ಕದಾಪಿ ನ ಭವಿಷ್ಯತಿ, ಈಶ್ವರೀಯಾದೇಶಕಥನಂ ಲೋಪ್ಯತೇ ಪರಭಾಷಾಭಾಷಣಂ ನಿವರ್ತಿಷ್ಯತೇ ಜ್ಞಾನಮಪಿ ಲೋಪಂ ಯಾಸ್ಯತಿ | 9 ಯತೋಽಸ್ಯಾಕಂ ಜ್ಞಾನಂ ಖಣ್ಮಾತ್ರಮ್ ಈಶ್ವರೀಯಾದೇಶಕಥನಮಪಿ ಖಣ್ಮಾತ್ರಂ | 10 ಕಿನ್ವು ಸ್ಯಾಸು ಸಿದ್ಧತಾಂ ಗತೇಷು ತಾನಿ ಖಣ್ಮಾತ್ರಾಣಿ ಲೋಪಂ ಯಾಸ್ಯಂತೇ | 11 ಬಾಲಕಾಲೇಽಹಂ ಬಾಲ ಇವಾಭಾಷೇ ಬಾಲ ಇವಾಚಿನ್ತಯಾಞ್ಚ ಕಿನ್ವು ಯೌವನೇ ಜಾತೇ ತತ್ತ್ವಂ ಬಾಲಾಚರಣಂ ಪರಿತ್ಯಕ್ತವಾನ್ | 12 ಇದಾನೀಮ್ ಅಭಿಮದ್ಯೇನಾಸ್ಪಷ್ಟಂ ದರ್ಶನಮ್ ಅಸ್ಮಾಭಿ ಲಭ್ಯತೇ ಕಿನ್ವು ತದಾ ಸಾಕ್ಷಾತ್ ದರ್ಶನಂ ಲಭ್ಯತೇ | ಅಧುನಾ ಮಮ ಜ್ಞಾನಮ್ ಅಲಿಪ್ತಂ ಕಿನ್ವು ತದಾಹಂ ಯಥಾವಗಮ್ಯಸ್ಯೈವಾವಗತೋ ಭವಿಷ್ಯಾಮಿ | 13 ಇದಾನೀಂ ಪ್ರತ್ಯಯಃ ಪ್ರತ್ಯಾಶಾ ಪ್ರೇಮ ಚ ತ್ರೀಕ್ಷೇತಾನಿ ತಿಷ್ಠನ್ತಿ ತೇಷಾಂ ಮಧ್ಯೇ ಚ ಪ್ರೇಮ ಶ್ರೇಷ್ಠಂ |

14 ಯೂಯಂ ಪ್ರೇಮಾಚರಣೇ ಪ್ರಯತ್ನದ್ವಮ್ ಅತ್ರಿಕಾನ್ ದಾಯಾನಪಿ ವಿಶೇಷತ ಈಶ್ವರೀಯಾದೇಶಕಥನಸಾಮರ್ಥ್ಯಂ ಪ್ರಾಪ್ತುಂ ಚೇಷ್ಟಧ್ವಂ | 2 ಯೋ ಜನಃ ಪರಭಾಷಾಂ ಭಾಷತೇ ಸ ಮಾನುಷಾನ್ ನ ಸಮಾಷತೇ ಕಿನ್ವಿಶ್ವರಪ್ರೇಮೇವ ಯತಃ ಕೇನಾಪಿ ಕಿಮಪಿ ನ ಬುದ್ಧತೇ ಸ ಚಾತ್ಮನಾ ನಿಗೂಢವಾಕ್ಯಾನಿ ಕಥಯತಿ; 3 ಕಿನ್ವು ಯೋ ಜನ ಈಶ್ವರೀಯಾದೇಶಂ ಕಥಯತಿ ಸ

ಪರೇಷಾಂ ನಿಷ್ಕಾಯೈ ಹಿತೋಪದೇಶಾಯ ಸಾನ್ವನಾಯೈ ಚ ಭಾಷತೇ | 4 ಪರಭಾಷಾವಾದ್ಯಾತ್ಮನ ಏವ ನಿಷ್ಕಾಂ ಜನಯತಿ ಕಿನ್ವಿಶ್ವರಿಯಾದೇಶವಾದೀ ಸಮಿತೇ ನಿರ್ಷಾಂ ಜನಯತಿ | 5 ಯುಷ್ಣಾಕಂ ಸರ್ವೇಷಾಂ ಪರಭಾಷಾಭಾಷಣಮ್ ಇಚ್ಛಾಮ್ಯಹಂ ಕಿನ್ವಿಶ್ವರಿಯಾದೇಶಕಥನಮ್ ಅಧಿಕಮಪೀಚ್ಯಾಮಿ | ಯತಃ ಸಮಿತೇ ನಿರ್ಷಾಯೈ ಯೇನ ಸ್ವವಾಕ್ಯಾನಾಮ್ ಅರ್ಥೋ ನ ಕ್ರಿಯತೇ ತಸ್ಮಾತ್ ಪರಭಾಷಾವಾದಿತ ಈಶ್ವರಿಯಾದೇಶವಾದೀ ಶ್ರೇಯಾನ್ | 6 ಹೇ ಭ್ರಾತರಃ, ಇದಾನೀಂ ಮಯಾ ಯದಿ ಯುಷ್ಮತ್ಪ್ರಮೇಷಂ ಗಮ್ಯತೇ ತರ್ಹಿಶ್ವರಿಯದರ್ಶನಸ್ಯ ಜ್ಞಾನಸ್ಯ ವೇಶ್ವರಿಯಾದೇಶಸ್ಯ ವಾ ಶಿಕ್ಷಾಯಾ ವಾ ವಾಕ್ಯಾನಿ ನ ಭಾಷಿತ್ವಾ ಪರಭಾಷಾಂ ಭಾಷಮಾಣೇನ ಮಯಾ ಯೂಯಂ ಕಿಮುಪಕಾರಿಷ್ಯಥೇ? 7 ಅಪರಂ ವಂಶಿವಲ್ಲಕ್ಕಾದಿಷು ನಿಷ್ಪಾಣಿಷು ವಾದ್ಯಯನ್ತ್ರೇಷು ವಾದಿತೇಷು ಯದಿ ಕೃಣಾ ನ ವಿಶಿಷ್ಯಂತೇ ತರ್ಹಿ ಕಿಂ ವಾದ್ಯಂ ಕಿಂ ವಾ ಗಾನಂ ಭವತಿ ತತ್ ಕೇನ ಬೋದ್ಯಂ ಶಕ್ಯತೇ? 8 ಅಪರಂ ರಣತೂರ್ಯ್ಯಾ ನಿಸ್ತುಣೋ ಯದ್ಯವ್ಯಕ್ತೋ ಭವೇತ್ ತರ್ಹಿ ಯುದ್ಧಾಯ ಕಃ ಸಜ್ಜಿಷ್ಯತೇ? 9 ತದ್ವತ್ ಜಿಹ್ವಾಭಿ ಯದಿ ಸುಗಮ್ಯಾ ವಾಕ್ ಯುಷ್ಣಾಭಿ ನ ಗದ್ಯತೇ ತರ್ಹಿ ಯದ್ ಗದ್ಯತೇ ತತ್ ಕೇನ ಭೋತ್ಸ್ಯತೇ? ವಸ್ತುತೋ ಯೂಯಂ ದಿಗಾಲಾಪಿನ ಇವ ಭವಿಷ್ಯಥ | 10 ಜಗತಿ ಕತಿಪ್ರಕಾರಾ ಉಕ್ತಯೋ ವಿದ್ಯಂತೇ? ತಾಸಾಮೇಕಾಪಿ ನಿರರ್ಥಿಕಾ ನಃ; 11 ಕಿನ್ಯುಕ್ತೇರರ್ಥೋ ಯದಿ ಮಯಾ ನ ಬುದ್ಧತೇ ತರ್ಹ್ಯಹಂ ವಕ್ತ್ರಾ ಮ್ಲೇಚ್ಯ ಇವ ಮಂಸ್ಯೇ ವಕ್ತ್ರಾಪಿ ಮಯಾ ಮ್ಲೇಚ್ಯ ಇವ ಮಂಸ್ಯತೇ | 12 ತಸ್ಮಾದ್ ಆತ್ಮಿಕದಾಯಲಿಪ್ಪವೋ ಯೂಯಂ ಸಮಿತೇ ನಿರ್ಷಾರ್ಥಂ ಪ್ರಾಪ್ತಬಹುವರಾ ಭವಿತುಂ ಯತದ್ಧಂ, 13 ಅತಃ ಪರಭಾಷಾವಾದೀ ಯದ್ ಅರ್ಥಕರೋಽಪಿ ಭವೇತ್ ತತ್ ಪ್ರಾರ್ಥಯತಾಂ | 14 ಯದ್ಧಹಂ ಪರಭಾಷಯಾ ಪ್ರಾರ್ಥನಾಂ ಕುರ್ಯ್ಯಾಂ ತರ್ಹಿ ಮದೀಯ ಆತ್ಮಾ ಪ್ರಾರ್ಥಯತೇ, ಕಿನ್ತು ಮಮ ಬುದ್ಧಿ ನಿಷ್ಫಲಾ ತಿಷ್ಠತಿ | 15 ಇತ್ಯನೇನ ಕಿಂ ಕರಣೀಯಂ? ಅಹಮ್ ಆತ್ಮನಾ ಪ್ರಾರ್ಥಯಿಷ್ಯೇ ಬುದ್ಧಾಪಿ ಪ್ರಾರ್ಥಯಿಷ್ಯೇ; ಅಪರಂ ಆತ್ಮನಾ ಗಾಸ್ವಾಮಿ ಬುದ್ಧಾಪಿ ಗಾಸ್ವಾಮಿ | 16 ತ್ವಂ ಯದಾತ್ಮನಾ ಧನ್ಯವಾದಂ ಕರೋಷಿ ತದಾ ಯದ್ ವದಸಿ ತದ್ ಯದಿ ಶಿಷ್ಯೇನೇವೋಪಸ್ಥಿತೇನ ಜನೇನ ನ ಬುದ್ಧತೇ ತರ್ಹಿ ತವ ಧನ್ಯವಾದಸ್ಯಾಂತೇ ತಥಾಸ್ಥಿತಿ ತೇನ ವಕ್ತಂ ಕಥಂ ಶಕ್ಯತೇ? 17 ತ್ವಂ ಸಮ್ಯಗ್ ಈಶ್ವರಂ ಧನ್ಯಂ ವದಸೀತಿ ಸತ್ಯಂ ತಥಾಪಿ ತತ್ರ ಪರಸ್ಯ ನಿಷ್ಣಾ ನ ಭವತಿ | 18 ಯುಷ್ಣಾಕಂ ಸರ್ವೇಭ್ಯೋಽಹಂ ಪರಭಾಷಾಭಾಷಣೇ ಸಮರ್ಥೋಽಸ್ಮೀತಿ ಕಾರಣಾದ್ ಈಶ್ವರಂ ಧನ್ಯಂ ವದಾಮಿ; 19 ತಥಾಪಿ ಸಮಿತೌ ಪರೋಪದೇಶಾರ್ಥಂ ಮಯಾ ಕಥಿತಾನಿ ಪಶ್ಯ ವಾಕ್ಯಾನಿ ವರಂ ನ ಚ ಲಕ್ಷಂ ಪರಭಾಷೀಯಾನಿ ವಾಕ್ಯಾನಿ | 20 ಹೇ ಭ್ರಾತರಃ, ಯೂಯಂ ಬುದ್ಧಾ ಬಾಲಕಾಇವ ಮಾ ಭೂತ ಪರನು ದುಷ್ಟತಯಾ ಶಿಶವಇವ ಭೂತ್ವಾ ಬುದ್ಧಾ ಸಿದ್ಧಾ ಭವತ | 21 ಶಾಸ್ತ್ರ ಇದಂ ಲಿಖಿತಮಾಸ್ತೇ, ಯಥಾ, ಇತ್ಯವೋಚತ್ ಪರೇಶೋಽಹಮ್ ಆಭಾಷಿಷ್ಯ ಇಮಾನ್ ಜನಾನ್ | ಭಾಷಾಭಿಃ ಪರಕೀಯಾಭಿ ವ್ಯಕ್ತೈಶ್ಚ ಪರದೇಶಿಭಿಃ | ತಥಾ ಮಯಾ ಕೃತೇಽಪೀಮೇ ನ ಗ್ರಹೀಷ್ಯಂತಿ ಮದ್ಭಚಃ | 22 ಅತಃವ ತತ್ ಪರಭಾಷಾಭಾಷಣಂ ಅವಿಶ್ವಾನಿಃ ಪ್ರತಿ ಚಿಹ್ನರೂಪಂ ಭವತಿ ನ ಚ ವಿಶ್ವಾನಿಃ ಪ್ರತಿ; ಕಿನ್ವಿಶ್ವರಿಯಾದೇಶಕಥನಂ ನಾವಿಶ್ವಾನಿಃ ಪ್ರತಿ ತದ್ ವಿಶ್ವಾನಿಃ ಪ್ರತ್ಯೇವ | 23 ಸಮಿತಿಭುಕ್ತೇಷು ಸರ್ವೇಷು ಏಕಸ್ಮಿನ್ ಸ್ಯಾನೇ ಮಿಲಿತ್ವಾ ಪರಭಾಷಾಂ ಭಾಷಮಾಣೇಷು ಯದಿ

ಜ್ಞಾನಾಕಾಜ್ಞಿಣೋಽವಿಶ್ವಾನಿಃನೋ ವಾ ತತ್ರಾಗಭೇಯುಸ್ತರ್ಹಿ ಯುಷ್ಣಾನ್ ಉನ್ಮತ್ತಾನ್ ಕಿಂ ನ ವದಿಷ್ಯಂತಿ? 24 ಕಿನ್ತು ಸರ್ವೇಷ್ಟೀಶ್ವರಿಯಾದೇಶಂ ಪ್ರಕಾಶಯತ್ಯು ಯದ್ಯವಿಶ್ವಾನೀ ಜ್ಞಾನಾಕಾಜ್ಞೀ ವಾ ಕಶ್ಚಿತ್ ತತ್ರಾಗಚ್ಛತಿ ತರ್ಹಿ ಸರ್ವೈರೇವ ತಸ್ಯ ಪಾಪಜ್ಞಾನಂ ಪರಿಕ್ಷಾ ಚ ಜಾಯತೇ, 25 ತತಸ್ಸಸ್ಯಾನ್ತಃಕರಣಸ್ಯ ಗುಪ್ತಕಲ್ಪನಾಸು ವ್ಯಕ್ತೀಭೂತಾಸು ಸೋಽಧೋಮುಖಃ ಪತನ್ ಈಶ್ವರಮಾರಾಧ್ಯ ಯುಷ್ಮನ್ನದ್ಯ ಈಶ್ವರೋ ವಿದ್ಯತೇ ಇತಿ ಸತ್ಯಂ ಕಥಾಮೇತಾಂ ಕಥಯಿಷ್ಯತಿ | 26 ಹೇ ಭ್ರಾತರಃ, ಸಮಿಲಿತಾನಾಂ ಯುಷ್ಣಾಕಮ್ ಏಕೇನ ಗೀತಮ್ ಅನ್ಯೇನೋಪದೇಶೋಽನ್ಯೇನ ಪರಭಾಷಾನ್ಯೇನ ಐಶ್ವರಿಕದರ್ಶನಮ್ ಅನ್ಯೇನಾರ್ಥಬೋಧಕಂ ವಾಕ್ಯಂ ಲಭ್ಯತೇ ಕಿಮೇತತ್? ಸರ್ವಮೇವ ಪರನಿಷ್ಕಾರ್ಥಂ ಯುಷ್ಣಾಭಿಃ ಕ್ರಿಯತಾಂ | 27 ಯದಿ ಕಶ್ಚಿದ್ ಭಾಷಾನ್ತರಂ ವಿವಕ್ಷತಿ ತರ್ಹ್ಯೇಕಸ್ಮಿನ್ ದಿನೇ ದ್ವಿಜನೇನ ತ್ರಿಜನೇನ ವಾ ಪರಭಾಷಾ ಕಥತಾಂ ತದಧಿಕೈನ್ ಕಥತಾಂ ತೈರಪಿ ಪರ್ಯಾಯಾನುಸಾರಾತ್ ಕಥತಾಂ, ಏಕೇನ ಚ ತದರ್ಥೋ ಬೋಧ್ಯತಾಂ | 28 ಕಿನ್ವಿದ್ಯಾರ್ಥಭಿದಾಯಕಃ ಕೋಽಪಿ ಯದಿ ನ ವಿದ್ಯತೇ ತರ್ಹಿ ಸ ಸಮಿತೌ ವಾಚಂಯಮುಃ ಸ್ಥಿತ್ವೇಶ್ವರಾಯಾತ್ಮನೇ ಚ ಕಥಾಂ ಕಥಯತು | 29 ಅಪರಂ ದ್ವೌ ತ್ರಯೋ ವೇಶ್ವರಿಯಾದೇಶವಕ್ತಾರಃ ಸ್ವಂ ಸ್ವಮಾದೇಶಂ ಕಥಯಂತು ತದನ್ಯೇ ಚ ತಂ ವಿಚಾರಯಂತು | 30 ಕಿನ್ತು ತತ್ರಾಪರೇಣ ಕೇನಚಿತ್ ಜನೇನೇಶ್ವರಿಯಾದೇಶೇ ಲಭ್ಯೇ ಪ್ರಥಮೇನ ಕಥನಾತ್ ನಿವರ್ತಿತವ್ಯಂ | 31 ಸರ್ವೇ ಯತ್ ಶಿಕ್ಷಾಂ ಸಾನ್ವನಾಶ್ಚ ಲಭಂತೇ ತದರ್ಥಂ ಯೂಯಂ ಸರ್ವೇ ಪರ್ಯಾಯೇಣೇಶ್ವರಿಯಾದೇಶಂ ಕಥಯತುಂ ಶಕ್ಯಥ | 32 ಈಶ್ವರಿಯಾದೇಶವಕ್ತೃಣಾಂ ಮನಾಂಸಿ ತೇಷಾಮ್ ಅಧೀನಾನಿ ಭವಂತಿ | 33 ಯತ ಈಶ್ವರಃ ಕುಶಾಸನಜನಕೋ ನಃ ಸುಶಾಸನಜನಕ ಏವೇತಿ ಪವಿತ್ರಲೋಕಾನಾಂ ಸರ್ವಸಮಿತಿಷು ಪ್ರಕಾಶತೇ | 34 ಅಪರಶ್ಚ ಯುಷ್ಣಾಕಂ ವನಿತಾಃ ಸಮಿತಿಷು ತೂಷ್ಟೀಮ್ನೂತಾಸ್ತಿಷ್ಯಂತು ಯತಃ ಶಾಸ್ತ್ರಲಿಖಿತೇನ ವಿಧಿನಾ ತಾಃ ಕಥಾಪ್ರಚಾರಣಾತ್ ನಿವಾರಿತಾಸ್ತಾಭಿ ನಿರ್ಘಾಭಿ ಭವತಿತವ್ಯಂ | 35 ಅತಸ್ತಾ ಯದಿ ಕಿಮಪಿ ಜಿಜ್ಞಾಸಂತೇ ತರ್ಹಿ ಗೇಹೇಷು ಪತೀನ ಪೃಚ್ಛಂತು ಯತಃ ಸಮಿತಿಮಧ್ಯೇ ಯೋಷಿತಾಂ ಕಥಾಕಥನಂ ನಿನ್ನನೀಯಂ | 36 ಏಶ್ವರಂ ವಚಃ ಕಿಂ ಯುಷ್ಮತ್ಕೋ ನಿರಗಮತ್? ಕೇವಲಂ ಯುಷ್ಣಾನ್ ವಾ ತತ್ ಕಿಮ್ ಉಪಾಗತಂ? 37 ಯಃ ಕಶ್ಚಿದ್ ಆತ್ಮಾನಮ್ ಈಶ್ವರಿಯಾದೇಶವಕ್ತಾರಮ್ ಆತ್ಮನಾವಿಷ್ಣಂ ವಾ ಮನ್ಯತೇ ಸ ಯುಷ್ಣಾನ್ ಪ್ರತಿ ಮಯಾ ಯದ್ ಯತ್ ಲಿಖಿತೇ ತತ್ರಭುನಾಜ್ಞಾಪಿತಮ್ ಈಶ್ವರೀ ಕರೋತು | 38 ಕಿನ್ತು ಯಃ ಕಶ್ಚಿತ್ ಅಜ್ಞೋ ಭವತಿ ಸೋಽಜ್ಞ ಏವ ತಿಷ್ಠತು | 39 ಅತಃವ ಹೇ ಭ್ರಾತರಃ, ಯೂಯಮ್ ಈಶ್ವರಿಯಾದೇಶಕಥನಸಾಮರ್ಥ್ಯಂ ಲಬ್ಧ್ವಾ ಯತದ್ಧಂ ಪರಭಾಷಾಭಾಷಣಮಪಿ ಯುಷ್ಣಾಭಿ ನ ನಿವಾರ್ಯತಾಂ | 40 ಸರ್ವಕರ್ಮಾಣಿ ಚ ವಿದ್ಯನುಸಾರತಃ ಸುಪರಿಪಾಟ್ಸ್ಯ ಕ್ರಿಯಂತಾಂ |

15 ಹೇ ಭ್ರಾತರಃ, ಯಃ ಸುಸಂವಾದೋ ಮಯಾ ಯುಷ್ಮತ್ಪ್ರಮೇಷೇ ನಿವೇದಿತೋ ಯೂಯಶ್ಚ ಯಂ ಗೃಹೀತವನ್ತು ಆಶ್ರಿತವನ್ತಶ್ಚ ತಂ ಪುನ ಯುಷ್ಣಾನ್ ವಿಜ್ಞಾಪಯಾಮಿ | 2 ಯುಷ್ಣಾಕಂ ವಿಶ್ವಾನೋ ಯದಿ ವಿತರ್ಥೋ ನ ಭವೇತ್ ತರ್ಹಿ ಸುಸಂವಾದಯುಕ್ತಾನಿ ಮಮ ವಾಕ್ಯಾನಿ ಸ್ಮರತಾಂ ಯುಷ್ಣಾಕಂ ತೇನ ಸುಸಂವಾದೇನ ಪರಿತ್ರಾಣಂ ಜಾಯತೇ | 3 ಯತೋಽಹಂ ಯದ್ ಯತ್ ಜ್ಞಾಪಿತಸ್ತದನುಸಾರಾತ್ ಯುಷ್ಣಾಸು

ಮುಖ್ಯಾಂ ಯಾಂ ಶಿಕ್ಷಾಂ ಸಮಾರ್ಪಯಂ ಸೇಯಂ, ಶಾಸ್ತ್ರಾನುಸಾರಾತ್
 ಖ್ರೀಷ್ಣೋಽಸ್ಮಾಕಂ ಪಾಪಮೋಚನಾರ್ಥಂ ಪ್ರಾಣಾನಾಂ ತ್ಯಕ್ತವಾನ್ | 4 ಶ್ರುಶಾನೇ
 ಸ್ಥಾಪಿತಶ್ಚ ತ್ಯತೀಯದಿನೇ ಶಾಸ್ತ್ರಾನುಸಾರಾತ್ ಪುನರುತ್ಥಾಪಿತಃ | 5 ಸ ಚಾಗ್ರೇ
 ಕೈಷ್ಯೇ ತತಃ ಪರಂ ದ್ವಾದಶಶಿಷ್ಟೇಭ್ಯೋ ದರ್ಶನಂ ದತ್ತವಾನ್ | 6 ತತಃ ಪರಂ
 ಪಞ್ಚಶತಾಧಿಕಸಂಖ್ಯಕೇಭ್ಯೋ ಭ್ರಾತೃಭ್ಯೋ ಯುಗಪದ್ ದರ್ಶನಂ ದತ್ತವಾನ್
 ತೇಷಾಂ ಕೇಚಿತ್ ಮಹಾನಿದ್ರಾಂ ಗತಾ ಬಹುತರಾಶ್ಚಿದ್ಯಾಪಿ ವರ್ತನ್ತೇ |
 7 ತದನನ್ತರಂ ಯಾಕೂಬಾಯ ತತ್ಪ್ರಶ್ನಾತ್ ಸರ್ವೇಭ್ಯಃ ಪ್ರೇರಿತೇಭ್ಯೋ
 ದರ್ಶನಂ ದತ್ತವಾನ್ | 8 ಸರ್ವಶೇಷೇಽಕಾಲಜಾತತುಲ್ಯೋ ಯೋಽಹಂ,
 ಸೋಽಹಮಪಿ ತಸ್ಯ ದರ್ಶನಂ ಪ್ರಾಪ್ತವಾನ್ | 9 ಈಶ್ವರಸ್ಯ ಸಮಿತಿಂ ಪ್ರತಿ
 ದೌರಾತ್ಯಾ ಚರಣಾದ್ ಅಹಂ ಪ್ರೇರಿತನಾಮ ಧರ್ತುಮ್ ಅಯೋಗ್ಯಸ್ಯಾತ್
 ಪ್ರೇರಿತಾನಾಂ ಮಧ್ಯೇ ಕ್ಷುದ್ರತಮಶ್ಚಾಸ್ಮಿ | 10 ಯಾದ್ಯತೋಽಸ್ಮಿ ತಾದೃಶ
 ಈಶ್ವರಸ್ಯಾನುಗ್ರಹೇಣೈವಾಸ್ಮಿ; ಅಪರಂ ಮಾಂ ಪ್ರತಿ ತಸ್ಯಾನುಗ್ರಹೋ
 ನಿಷ್ಫಲೋ ನಾಭವತ್, ಅನ್ಯೇಭ್ಯಃ ಸರ್ವೇಭ್ಯೋ ಮಯಾದಿಕಃ ಶ್ರಮಃ ಕೃತಃ,
 ಕಿನ್ತು ಸ ಮಯಾ ಕೃತಸ್ತನ್ನಪಿ ಮತ್ತನ್ನಕಾರಿಣೇಶ್ವರಸ್ಯಾನುಗ್ರಹೇಣೈವ |
 11 ಅತಃವ ಮಯಾ ಭವೇತ್ ತೈ ವಾ ಭವೇತ್ ಅಸ್ಮಾಭಿಸ್ತದ್ಯಾಪಿ
 ವಾರ್ತಾ ಘೋಷ್ಯತೇ ಸೈವ ಚ ಯುಷ್ಮಾಭಿ ವಿಶ್ವಾಸೇನ ಗೃಹೀತಾ |
 12 ಮೃತ್ಯುದಶಾತಃ ಖ್ರೀಷ್ಣ ಉತ್ಥಾಪಿತ ಇತಿ ವಾರ್ತಾ ಯದಿ ತಮಧಿ
 ಘೋಷ್ಯತೇ ತರ್ಹಿ ಮೃತಲೋಕಾನಾಮ್ ಉತ್ಥಿತಿ ನಾಽಸ್ತಿತಿ ವಾಗ್
 ಯುಷ್ಮಾಕಂ ಮಧ್ಯೇ ಕೈಶ್ಚಿತ್ ಕುತಃ ಕಥ್ಯತೇ? 13 ಮೃತಾನಾಮ್ ಉತ್ಥಿತಿ
 ಯದಿ ನ ಭವೇತ್ ತರ್ಹಿ ಖ್ರೀಷ್ಣೋಽಪಿ ನೋತ್ಥಾಪಿತಃ 14 ಖ್ರೀಷ್ಣಶ್ಚ
 ಯದ್ಯನುತ್ಥಾಪಿತಃ ಸ್ಯಾತ್ ತರ್ಹ್ಯಸ್ಮಾಕಂ ಘೋಷಣಂ ವಿತಥಂ ಯುಷ್ಮಾಕಂ
 ವಿಶ್ವಾಸೋಽಪಿ ವಿತಥಃ | 15 ವಯಞ್ಚೇಶ್ವರಸ್ಯ ಮೃಷಾಸಾಕ್ಷಿಣೋ ಭವಾಮಃ,
 ಯತಃ ಖ್ರೀಷ್ಣ ಸ್ನೇನೋತ್ಥಾಪಿತಃ ಇತಿ ಸಾಕ್ಷಮ್ ಅಸ್ಮಾಭಿರೇಶ್ವರಮಧಿ
 ದತ್ತಂ ಕಿನ್ತು ಮೃತಾನಾಮುತ್ಥಿತಿ ಯದಿ ನ ಭವೇತ್ ತರ್ಹಿ ಸ ತೇನ
 ನೋತ್ಥಾಪಿತಃ | 16 ಯತೋ ಮೃತಾನಾಮುತ್ಥಿತಿ ಯತಿ ನ ಭವೇತ್ ತರ್ಹಿ
 ಖ್ರೀಷ್ಣೋಽಪ್ಯುತ್ಥಾಪಿತತ್ವಂ ನ ಗತಃ | 17 ಖ್ರೀಷ್ಣಸ್ಯ ಯದ್ಯನುತ್ಥಾಪಿತಃ ಸ್ಯಾತ್
 ತರ್ಹಿ ಯುಷ್ಮಾಕಂ ವಿಶ್ವಾಸೋ ವಿತಥಃ, ಯೂಯಮ್ ಅದ್ಯಾಪಿ ಸ್ವಪಾಪೇಷು
 ಮಗ್ನಾಸ್ಥಿಷ್ಠಥ | 18 ಅಪರಂ ಖ್ರೀಷ್ಣಾಶ್ಚಿತ್ತಾ ಯೇ ಮಾನವಾ ಮಹಾನಿದ್ರಾಂ
 ಗತಾಸ್ತೇಽಪಿ ನಾಶಂ ಗತಾಃ | 19 ಖ್ರೀಷ್ಣೋ ಯದಿ ಕೇವಲಮಿಹಲೋಕೇ
 ಽಸ್ಯಾಕಂ ಪ್ರತ್ಯಾಶ್ರಯಮಿಃ ಸ್ಯಾತ್ ತರ್ಹಿ ಸರ್ವಮರ್ತ್ಯೇಭ್ಯೋ ವಯಮೇವ
 ದುರ್ಭಾಗ್ಯಾಃ | 20 ಇದಾನೀಂ ಖ್ರೀಷ್ಣೋ ಮೃತ್ಯುದಶಾತ ಉತ್ಥಾಪಿತೋ
 ಮಹಾನಿದ್ರಾಗತಾನಾಂ ಮಧ್ಯೇ ಪ್ರಥಮಫಲಸ್ವರೂಪೋ ಜಾತಶ್ಚ | 21
 ಯತೋ ಯದ್ವತ್ ಮಾನುಷದ್ವಾರಾ ಮೃತ್ಯುಃ ಪ್ರಾದುರ್ಭೂತಸ್ತದ್ವತ್
 ಮಾನುಷದ್ವಾರಾ ಮೃತಾನಾಂ ಪುನರುತ್ಥಿತಿರಪಿ ಪ್ರದುರ್ಭೂತಾ | 22
 ಆದಮಾ ಯಥಾ ಸರ್ವೇ ಮರಣಾಧೀನಾ ಜಾತಾಸ್ತಥಾ ಖ್ರೀಷ್ಣೇನ
 ಸರ್ವೇ ಜೀವಯಿಷ್ಯಂತೇ | 23 ಕಿನ್ತು ಕೈಕೇನ ಜನೇನ ನಿಜೇ ನಿಜೇ
 ಪರ್ಯಾಯ ಉತ್ಥಾಪಿತಂ ಪ್ರಥಮತಃ ಪ್ರಥಮಜಾತಫಲಸ್ವರೂಪೇನ
 ಖ್ರೀಷ್ಣೇನ, ದ್ವಿತೀಯತಸ್ತಸ್ಯಾಗಮನಸಮಯೇ ಖ್ರೀಷ್ಣಸ್ಯ ಲೋಕೈಃ | 24 ತತಃ
 ಪರಮ್ ಅನ್ಯೋ ಭವಿಷ್ಯತಿ ತದಾನೀಂ ಸ ಸರ್ವಂ ಶಾಸನಮ್ ಅಧಿಪತಿತ್ವಂ
 ಪರಾಕ್ರಮಣು ಉಪಾಸ್ತು ಸ್ಥಾಪಿತರೀಶ್ವರೇ ರಾಜತ್ವಂ ಸಮರ್ಪಯಿಷ್ಯತಿ | 25
 ಯತಃ ಖ್ರೀಷ್ಣಸ್ಯ ರಿಪವಃ ಸರ್ವೇ ಯಾವತ್ ತೇನ ಸ್ವಪಾದಯೋರಧೋ
 ನ ನಿಪಾತಯಿಷ್ಯಂತೇ ತಾವತ್ ತೇನೈವ ರಾಜತ್ವಂ ಕರ್ತವ್ಯಂ | 26 ತೇನ
 ವಿಜೇತವ್ಯೋ ಯಃ ಶೇಷರಿಪುಃ ಸ ಮೃತ್ಯುರೇವ | 27 ಲಿಖಿತಮಾಸ್ತೇ

ಸರ್ವಾಣಿ ತಸ್ಯ ಪಾದಯೋ ವರ್ತೀಕೃತಾನಿ | ಕಿನ್ತು ಸರ್ವಾಣ್ಯೇವ ತಸ್ಯ
 ವಶೀಕೃತಾನೀತ್ಯುಕ್ತೇ ಸತಿ ಸರ್ವಾಣಿ ಯೇನ ತಸ್ಯ ವಶೀಕೃತಾನಿ ಸ ಸ್ವಯಂ ತಸ್ಯ
 ವಶೀಭೂತೋ ನ ಜಾತ ಇತಿ ವ್ಯಕ್ತಂ | 28 ಸರ್ವೇಽಷು ತಸ್ಯ ವಶೀಭೂತೇಷು
 ಸರ್ವಾಣಿ ಯೇನ ಪುತ್ರಸ್ಯ ವಶೀಕೃತಾನಿ ಸ್ವಯಂ ಪುತ್ರೋಽಪಿ ತಸ್ಯ
 ವಶೀಭೂತೋ ಭವಿಷ್ಯತಿ ತತ್ ಈಶ್ವರಃ ಸರ್ವೇಽಷು ಸರ್ವ ಏವ ಭವಿಷ್ಯತಿ |
 29 ಅಪರಂ ಪರೇತಲೋಕಾನಾಂ ವಿನಿಮಯೇನ ಯೇ ಮಜ್ಜನ್ತೇ ತೈಃ
 ಕಿಂ ಲಪ್ಸ್ಯತೇ? ಯೇಷಾಂ ಪರೇತಲೋಕಾನಾಮ್ ಉತ್ಥಿತಿಃ ಕೇನಾಪಿ
 ಪ್ರಕಾರೇಣ ನ ಭವಿಷ್ಯತಿ ತೇಷಾಂ ವಿನಿಮಯೇನ ಕುತೋ ಮಜ್ಜನಮಪಿ
 ತೈರಜ್ಞೇಕ್ರಿಯತೇ? 30 ವಯಮಪಿ ಕುತಃ ಪ್ರತಿರಣ್ಣಂ ಪ್ರಾಣಭೀತಿಮ್
 ಅಜ್ಞೇಕುರ್ಮಹೇ? 31 ಅಸ್ತತ್ಪುನುನ ಯೇಶುಖ್ರೀಷ್ಣೇನ ಯುಷ್ಮತ್ಪೋ
 ಮಮ ಯಾ ಶ್ಚಾಪ್ನಾಸೈ ತಸ್ಯಾಃ ಶಪಥಂ ಕೃತ್ವಾ ಕಥಯಾಮಿ ದಿನೇ ದಿನೇಽಹಂ
 ಮೃತ್ಯುಂ ಗಚ್ಛಾಮಿ | 32 ಇಭಿಷನಗರೇ ವನ್ಯಪಶುಭಿಃ ಸಾರ್ಧಂ ಯದಿ
 ಲೌಕಿಕಭಾವಾತ್ ಮಯಾ ಯುದ್ಧಂ ಕೃತಂ ತರ್ಹಿ ತೇನ ಮಮ ಕೋ
 ಲಾಭಃ? ಮೃತಾನಾಮ್ ಉತ್ಥಿತಿ ಯದಿ ನ ಭವೇತ್ ತರ್ಹಿ, ಕುರ್ಮೋ
 ಭೋಜನಪಾನೇಽದೃಶ್ಚ ಸ್ತು ಮೃತ್ಯು ಭವಿಷ್ಯತಿ | 33 ಇತ್ಯನೇನ ಧರ್ಮಾತ್
 ಮಾ ಭೃಂಶದ್ಧಂ | ಕುಸಂಸರ್ಗೇಣ ಲೋಕಾನಾಂ ಸದಾಚಾರೋ ವಿನಶ್ಯತಿ |
 34 ಯೂಯಂ ಯಥೋಚಿತಂ ಸಚೈತನ್ಯಾಸ್ಥಿತ, ಪಾಪಂ ಮಾ ಕುರುದ್ಧಂ,
 ಯತೋ ಯುಷ್ಮಾಕಂ ಮದ್ಯ ಈಶ್ವರೇಯಜ್ಞಾನಹೀನಾಃ ಕೇಽಸಿ ವಿದ್ಯಂತೇ
 ಯುಷ್ಮಾಕಂ ತ್ರಪಾಯೈ ಮಯೇದಂ ಗದ್ಯತೇ | 35 ಅಪರಂ ಮೃತಲೋಕಾಃ
 ಕಥಮ್ ಉತ್ಥಾಸ್ಯಂತಿ? ಕೀದೃಶಂ ವಾ ಶರೀರಂ ಲಬ್ಧ್ವಾ ಪುನರೇಷ್ಯಂತಿ
 ವಾಕ್ಯಂ ಕಶ್ಚಿತ್ ಪ್ರಕೃತಿ | 36 ಹೇ ಅಜ್ಞ ತ್ವಯಾ ಯದ್ ಬೀಜಮ್ ಉಪ್ಯತೇ
 ತದ್ ಯದಿ ನ ಮ್ರಿಯೇತ ತರ್ಹಿ ನ ಜೀವಯಿಷ್ಯತೇ | 37 ಯಯಾ
 ಮೂರ್ತ್ಯಾ ನಿಗನ್ತವ್ಯಂ ಸಾ ತ್ವಯಾ ನೋಪ್ಯತೇ ಕಿನ್ತು ಶುಷ್ಕಂ ಬೀಜಮೇವ;
 ತಚ್ಚ ಗೋಽಧೂಮಾದೀನಾಂ ಕಿಮಪಿ ಬೀಜಂ ಭವಿತುಂ ಶಕ್ನೋತಿ | 38
 ಈಶ್ವರೇಣೇವ ಯಥಾಭಿಲಾಷಂ ತಸ್ಮೈ ಮೂರ್ತ್ಯಿ ದೀಯತೇ, ಏಕೈಕಸ್ಮೈ
 ಬೀಜಾಯ ಸ್ಯಾ ಸ್ಯಾ ಮೂರ್ತ್ಯಿರೇವ ದೀಯತೇ | 39 ಸರ್ವಾಣಿ ಪಲಲಾನಿ
 ನೈಕವಿಧಾನಿ ಸನ್ನಿ, ಮನುಷ್ಯಪಶುಪಕ್ಷಿಮತ್ಪಾದೀನಾಂ ಭಿನ್ನರೂಪಾಣಿ
 ಪಲಲಾನಿ ಸನ್ನಿ | 40 ಅಪರಂ ಸ್ವರ್ಗೀಯಾ ಮೂರ್ತ್ಯಯಃ ಪಾರ್ಥಿವಾ
 ಮೂರ್ತ್ಯಯಶ್ಚ ವಿದ್ಯಂತೇ ಕಿನ್ತು ಸ್ವರ್ಗೀಯಾನಾಮ್ ಏಕರೂಪಂ ತೇಜಃ
 ಪಾರ್ಥಿವಾನಾಞ್ಚ ತದನ್ವರೂಪಂ ತೇಜೋಽಸ್ಮಿ | 41 ಸೂರ್ಯಸ್ಯ ತೇಜಃ
 ಏಕವಿಧಂ ಚನ್ದ್ರಸ್ಯ ತೇಜಸ್ತದನ್ವವಿಧಂ ತಾರಾಣಾಞ್ಚ ತೇಜೋಽನ್ಯವಿಧಂ,
 ತಾರಾಣಾಂ ಮಧ್ಯೇಽಪಿ ತೇಜಸಸ್ತಾರತಮ್ಯಂ ವಿದ್ಯತೇ | 42 ತತ್ರ ಲಿಖಿತಮಾಸ್ತೇ
 ಯಥಾ, 'ಆದಿಪುರುಷ ಆದಮ್ ಜೀವತ್ಪಾಣೀ ಬಭೂವ,' ಕಿನ್ತು ನಿಮ
 ಆದಮ್ (ಖ್ರೀಷ್ಣೋ) ಜೀವನದಾಯಕ ಆತ್ಮಾ ಬಭೂವ | 43 ಯದ್
 ಉಪ್ಯತೇ ತತ್ ಶುಚ್ಯಂ ಯಚ್ಚೋತ್ಪಾಸ್ಯತಿ ತದ್ ಗೌರವಾನ್ವಿತಂ; ಯದ್
 ಉಪ್ಯತೇ ತನ್ನಿಬ್ಬಲಂ ಯಚ್ಚೋತ್ಪಾಸ್ಯತಿ ತತ್ ಶಕ್ತಿಯುಕ್ತಂ | 44 ಯತ್
 ಶರೀರಮ್ ಉಪ್ಯತೇ ತತ್ ಪ್ರಾಣಾನಾಂ ಸದ್ಯ, ಯಚ್ಚ ಶರೀರಮ್
 ಉತ್ಪಾಸ್ಯತಿ ತದ್ ಆತ್ಮನಃ ಸದ್ಯ | ಪ್ರಾಣಸದ್ಯಸ್ವರೂಪಂ ಶರೀರಂ ವಿದ್ಯತೇ,
 ಆತ್ಮಸದ್ಯಸ್ವರೂಪಮಪಿ ಶರೀರಂ ವಿದ್ಯತೇ | 45 ತತ್ರ ಲಿಖಿತಮಾಸ್ತೇ
 ಯಥಾ, ಆದಿಪುರುಷ ಆದಮ್ ಜೀವತ್ಪಾಣೀ ಬಭೂವ, ಕಿನ್ತು ನಿಮ
 ಆದಮ್ (ಖ್ರೀಷ್ಣೋ) ಜೀವನದಾಯಕ ಆತ್ಮಾ ಬಭೂವ | 46 ಆತ್ಮಸದ್ಯ
 ನ ಪ್ರಥಮಂ ಕಿನ್ತು ಪ್ರಾಣಸದ್ಯಮ್ ತತ್ಪಶ್ಚಾದ್ ಆತ್ಮಸದ್ಯ | 47 ಆದ್ಯಃ
 ಪುರುಷೇ ಮದ್ಯ ಉತ್ಪನ್ನತ್ವಾತ್ ಮೃಣ್ಮಯೋ ದ್ವಿತೀಯಶ್ಚ ಪುರುಷಃ

೨ ಕರಿನ್ನಿನ:

1 ಈಶ್ವರಸ್ವೇಚ್ಛೆಯಾ ಯೀಶುಖ್ರೀಷ್ಟಸ್ವ ಪೇರಿತಃ ಪಾಲಿಸ್ತಿಮಧಿಭರ್ತಾ ಚ ದ್ವಾವೇತೌ ಕರಿನ್ನನಗರಸ್ವಾಯ್ತಿ ಈಶ್ವರೀಯಸಮಿತಯ ಆಖಾಯಾದೇಶಸ್ವೇಚ್ಛಃ ಸರ್ವೇಚ್ಛಃ ಪವಿತ್ರಲೋಕೇಭ್ಯಶ್ಚ ಪತ್ರಂ ಲಿಖತಃ | 2 ಅಸ್ಮಾಕಂ ತಾತಸ್ವೇಶ್ವರಸ್ಯ ಪ್ರಭೋಯೀಶುಖ್ರೀಷ್ಟಸ್ಯ ಚಾನುಗ್ರಹಃ ಶಾನಿಶ್ಚ ಯುಷ್ಮಾಸು ವರ್ತತಾಂ | 3 ಕೃಪಾಲಃ ಪಿತಾ ಸರ್ವಸಾನ್ವನಾಕಾರೀಶ್ವರಶ್ಚ ಯೋಽಸತ್ಪ್ರಭೋಯೀಶುಖ್ರೀಷ್ಟಸ್ಯ ತಾತ ಈಶ್ವರಃ ಸ ಧನ್ಯೋ ಭವತು | 4 ಯತೋ ವಯಮ್ ಈಶ್ವರಾತ್ ಸಾನ್ವನಾಂ ಪ್ರಾಪ್ಯ ತಯಾ ಸಾನ್ವನಯಾ ಯತ್ ಸರ್ವವಿದ್ಧಿಕ್ಷಿಪ್ತಾನ್ ಲೋಕಾನ್ ಸಾನ್ವಯಿತುಂ ಶಕ್ಯುಯಾಮ ತದರ್ಥಂ ಸೋಽಸ್ಮಾಕಂ ಸರ್ವಕೇಶಸಮಯೇಽಸ್ಮಾನ್ ಸಾನ್ವಯತಿ | 5 ಯತಃ ಖ್ರೀಷ್ಟಸ್ಯ ಕ್ಲೇಶಾ ಯದ್ವದ್ ಬಾಹುಲ್ಯೇನಾಸ್ಮಾಸು ವರ್ತನ್ತೇ ತದ್ವದ್ ವಯಂ ಖ್ರೀಷ್ಟೇನ ಬಹುಸಾನ್ವನಾಥ್ಯಾ ಅಪಿ ಭವಾಮಃ | 6 ವಯಂ ಯದಿ ಕ್ಷಿಶ್ಯಾಮಹೇ ತರ್ಹಿ ಯುಷ್ಮಾಕಂ ಸಾನ್ವನಾಪರಿತ್ರಾಣಯೋಃ ಕೃತೇ ಕ್ಷಿಶ್ಯಾಮಹೇ ಯತೋಽಸ್ಮಾಭಿ ಯಾರದ್ಯಶಾನಿ ದುಃಖಾನಿ ಸಹ್ಯನ್ತೇ ಯುಷ್ಮಾಕಂ ತಾದ್ಯಶದುಃಖಾನಾಂ ಸಹನೇನ ತೌ ಸಾಧಯಿಷ್ಯೇತೇ ಇತ್ಯಸ್ಮಿನ್ ಯುಷ್ಮಾನಧಿ ಮಮ ದ್ವದಾ ಪ್ರತ್ಯಾಶಾ ಭವತಿ | 7 ಯದಿ ವಾ ವಯಂ ಸಾನ್ವನಾಂ ಲಭಾಮಹೇ ತರ್ಹಿ ಯುಷ್ಮಾಕಂ ಸಾನ್ವನಾಪರಿತ್ರಾಣಯೋಃ ಕೃತೇ ತಾಮಪಿ ಲಭಾಮಹೇ | ಯತೋ ಯೂಯಂ ಯಾದ್ಯಗ್ ದುಃಖಾನಾಂ ಭಾಗಿನೋಽಭವತ ತಾದ್ಯಕ್ ಸಾನ್ವನಾಯಾ ಅಪಿ ಭಾಗಿನೋ ಭವಿಷ್ಯಥೇತಿ ವಯಂ ಜಾನೀಮಃ | 8 ಹೇ ಭ್ರಾತರಃ, ಅಶಿಯಾದೇಶೇ ಯಃ ಕ್ಲೇಶೋಽಸ್ಮಾನ್ ಆಕ್ರಾಮ್ಯತ್ ತಂ ಯೂಯಂ ಯದ್ ಅನವಗತಾಸ್ತಿಷ್ಠತ ತನ್ಮಯಾ ಭದ್ರಂ ನ ಮನ್ಯತೇ | ತೇನಾತಿಶಕ್ತಿಕ್ಲೇಶೇನ ವಯಮತಿವ ಪೀಡಿತಾಸ್ತಸ್ಮಾತ್ ಜೀವನರಕ್ಷಣೇ ನಿರುಪಾಯಾ ಜಾತಾಶ್ಚ, 9 ಅತೋ ವಯಂ ಸ್ವೇಷು ನ ವಿಶ್ವಸ್ಯ ಮೃತಲೋಕಾನಾಮ್ ಉತ್ಥಾಪಯಿತ್ರೀಶ್ವರೇ ಯದ್ ವಿಶ್ವಾಸಂ ಕುರ್ಮ್ಯಸ್ಯದರ್ಥಮ್ ಅಸ್ಮಾಭಿಃ ಪ್ರಾಣದಕ್ಷೋ ಭೋಕ್ತವ್ಯ ಇತಿ ಸ್ವಮನಸಿ ನಿಶ್ಚಿತಂ | 10 ಏತಾದ್ಯಶಭಯಜ್ಞರಾತ್ ಮೃತ್ಯೋ ಯೋಽ ಸ್ಮಾನ್ ಆತ್ರಾಯತೇದಾನೀಮಪಿ ತ್ರಾಯತೇ ಸ ಇತಃ ಪರಮಪ್ರಸ್ಮಾನ್ ತ್ರಾಸ್ಯತೇ ಽಸ್ಮಾಕಮ್ ಏತಾದ್ಯಶೀ ಪ್ರತ್ಯಾಶಾ ವಿದ್ಯತೇ | 11 ಏತದರ್ಥಮಸ್ಯತ್ಯತೇ ಪ್ರಾರ್ಥನಯಾ ವಯಂ ಯುಷ್ಮಾಭಿರಪಕರ್ತವ್ಯಾಸ್ತಥಾ ಕೃತೇ ಬಹುಭಿ ಯಾರಚಿತೋ ಯೋಽನುಗ್ರಹೋಽಸ್ಮಾಸು ವರ್ತಿಷ್ಯತೇ ತತ್ಯತೇ ಬಹುಭಿರೀಶ್ವರಸ್ಯ ಧನ್ಯವಾದೋಽಪಿ ಕಾರಿಷ್ಯತೇ | 12 ಅಪರಣ್ಯ ಸಂಸಾರಮದ್ಯೇ ವಿಶೇಷತೋ ಯುಷ್ಯನ್ಯದ್ಯೇ ವಯಂ ಸಾಂಸಾರಿಕ್ಯಾ ಧಿಯಾ ನಹಿ ಕಿನ್ವಿಶ್ವರಸ್ಯಾನುಗ್ರಹೇಣಾಕುಟಲಿತಾಮ್ ಈಶ್ವರೀಯಸಾರಲೃಇಚ್ಛಾಚರಿತವನ್ಯೋಽತ್ರಾಸ್ಮಾಕಂ ಮನೋ ಯತ್ ಪ್ರಮಾಣಂ ದದಾತಿ ತೇನ ವಯಂ ಶ್ವಾಘಾಮಹೇ | 13 ಯುಷ್ಮಾಭಿ ಯದ್ ಯತ್ ಪಠ್ಯತೇ ಗೃಹ್ಯತೇ ಚ ತದನ್ಯತ್ ಕಿಮಪಿ ಯುಷ್ಯಭ್ಯಮ್ ಅಸ್ಮಾಭಿ ನಫ ಲಿಖ್ಯತೇ ತಚ್ಚಾನ್ವಂ ಯಾವದ್ ಯುಷ್ಮಾಭಿ ಗ್ರಹೀಷ್ಯತ ಇತ್ಯಸ್ಮಾಕಮ್ ಆಶಾ | 14 ಯೂಯಮಿತಃ ಪೂರ್ವಮಪ್ಯಸ್ಮಾನ್ ಅಂಶತೋ ಗೃಹೀತವನ್ತಃ, ಯತಃ ಪ್ರಭೋ ಯೀಶುಖ್ರೀಷ್ಟಸ್ಯ ದಿನೇ ಯದ್ವದ್ ಯುಷ್ಮಾಸ್ತಸ್ಮಾಕಂ ಶ್ವಾಘಾ ತದ್ವದ್ ಅಸ್ಮಾಸು ಯುಷ್ಮಾಕಮಪಿ ಶ್ವಾಘಾ ಭವಿಷ್ಯತಿ | 15 ಅಪರಂ ಯೂಯಂ ಯದ್ ದ್ವಿತೀಯಂ ವರಂ ಲಭ್ಯದೇ

ತದರ್ಥಮಿತಃ ಪೂರ್ವಂ ತಯಾ ಪ್ರತ್ಯಾಶಯಾ ಯುಷ್ಯತ್ಯಮೀಪಂ ಗಮಿಷ್ಯಾಮಿ 16 ಯುಷ್ಯದ್ಯೇಶೇನ ಮಾಕಿದನಿಯಾದೇಶಂ ಪ್ರಜಿತ್ವಾ ಪುನಸ್ತಸ್ಮಾತ್ ಮಾಕಿದನಿಯಾದೇಶಾತ್ ಯುಷ್ಯತ್ಯಮೀಪಮ್ ಏತ್ಯ ಯುಷ್ಮಾಭಿ ಯೀಹೂದಾದೇಶಂ ಪ್ರೇಷಯಿಷ್ಯೇ ಚೇತಿ ಮಮ ವಾಇಷ್ಟಾಸೀತ್ | 17 ಏತಾದ್ಯಶೇ ಮನ್ತ್ರಣಾ ಮಯಾ ಕಿಂ ಚಾಇಲ್ಲೇನ ಕೃತಾ? ಯದ್ ಯದ್ ಅಹಂ ಮನ್ತ್ರಯೇ ತತ್ ಕಿಂ ವಿಷಯಲೋಕಇವ ಮನ್ತ್ರಯಾಣ ಆದೌ ಸ್ವೀಕೃತ್ಯ ಪಶ್ಯಾದ್ ಅಸ್ವೀಕುರ್ವೇ? 18 ಯುಷ್ಮಾನ್ ಪ್ರತಿ ಮಯಾ ಕಥಿತಾನಿ ವಾಕ್ಯಾನ್ಯಗ್ರೇ ಸ್ವೀಕೃತಾನಿ ಶೇಷೇಽಸ್ವೀಕೃತಾನಿ ನಾಭವನ್ ಏತೇನೇಶ್ವರಸ್ಯ ವಿಶ್ವಸ್ಯತಾ ಪ್ರಕಾಶತೇ | 19 ಮಯಾ ಸಿಲ್ವಾನೇನ ತಿಮಧಿನಾ ಚೇಶ್ವರಸ್ಯ ಪುತ್ರೋ ಯೋ ಯೀಶುಖ್ರೀಷ್ಟೋ ಯುಷ್ಯನ್ಯದ್ಯೇ ಘೋಷಿತಃ ಸ ತೇನ ಸ್ವೀಕೃತಃ ಪುನರಸ್ವೀಕೃತ್ಯ ತನ್ಮಹಿ ಕಿನ್ವು ಸ ತಸ್ಯ ಸ್ವೀಕಾರಸ್ವರೂಪವಃ | 20 ಈಶ್ವರಸ್ಯ ಮಹಿಮಾ ಯದ್ ಅಸ್ಮಾಭಿಃ ಪ್ರಕಾಶತೇ ತದರ್ಥಮ್ ಈಶ್ವರೇಣ ಯದ್ ಯತ್ ಪ್ರತಿಜ್ಞಾತಂ ತತ್ಪರ್ವಂ ಖ್ರೀಷ್ಟೇನ ಸ್ವೀಕೃತಂ ಸತ್ವೀಭೂತವ್ಯ | 21 ಯುಷ್ಮಾನ್ ಅಸ್ಮಾಂಶ್ಚಾಭಿಷಿಚ್ಯ ಯಃ ಖ್ರೀಷ್ಟೇ ಸ್ವಾಸ್ತೂನ್ ಕರೋತಿ ಸ ಈಶ್ವರ ಏವ | 22 ಸ ಚಾಸ್ಮಾನ್ ಮುದ್ರಾಜೈತಾನ್ ಅಕಾಷೀತ್ ಸತ್ಯಾಣುರಸ್ಯ ಪಣಖರೂಪಮ್ ಆತ್ಮಾನಂ ಅಸ್ಮಾಕಮ್ ಅನ್ಯಕರಣೇಷು ನಿರಕ್ಷಿಪ್ಯ | 23 ಅಪರಂ ಯುಷ್ಮಾಸು ಕರುಣಾಂ ಕುರ್ವನ್ ಅಹಮ್ ಏತಾವತ್ಕಾಲಂ ಯಾವತ್ ಕರಿನ್ನನಗರಂ ನ ಗತವಾನ್ ಇತಿ ಸತ್ಯಮೇತಸ್ಮಿನ್ ಈಶ್ವರಂ ಸಾಕ್ಷಿಣಂ ಕೃತ್ವಾ ಮಯಾ ಸ್ವಪ್ರಾಣಾನಾಂ ಶಪಥಃ ಕ್ರಿಯತೇ | 24 ವಯಂ ಯುಷ್ಮಾಕಂ ವಿಶ್ವಾಸ್ಯ ನಿಯನ್ಯಾರೋ ನ ಭವಾಮಃ ಕಿನ್ವು ಯುಷ್ಮಾಕಮ್ ಆನನ್ಯಸ್ಯ ಸಹಾಯಾ ಭವಾಮಃ, ಯಸ್ಮಾದ್ ವಿಶ್ವಾಸೇ ಯುಷ್ಮಾಕಂ ಸ್ಥಿತಿ ಭವತಿ |

2 ಅಪರಇಷ್ಟಾಕಂ ಪುನಃ ಶೋಕಾಯ ಯುಷ್ಯತ್ಯನ್ನಿಧಿಂ ನ ಗಮಿಷ್ಯಾಮೀತಿ ಮನಸಿ ನಿರಚ್ಯೆಷಂ | 2 ಯಸ್ಮಾದ್ ಅಹಂ ಯದಿ ಯುಷ್ಮಾನ್ ಶೋಕಯುಕ್ತಾನ್ ಕರೋಮಿ ತರ್ಹಿ ಮಯಾ ಯಃ ಶೋಕಯುಕ್ತೀಕೃತಸ್ಯಂ ವಿನಾ ಕೇನಾಪರೇಣಾಹಂ ಹರ್ಷಯಿಷ್ಯೇ? 3 ಮಮ ಯೋ ಹರ್ಷಃ ಸ ಯುಷ್ಮಾಕಂ ಸರ್ವೇಷಾಂ ಹರ್ಷ ಏವೇತಿ ನಿಶ್ಚಿತಂ ಮಯಾಬೋಧಿ; ಅತಃ ಏವ ಯೈರಹಂ ಹರ್ಷಯಿತ್ರವ್ಯಸ್ಯೆ ಮಫದಪಸ್ಥಿತಿ ಸಮಯೇ ಯನ್ಮಮ ಶೋಕೋ ನ ಜಾಯೇತ ತದರ್ಥಮೇವ ಯುಷ್ಯಭ್ಯಮ್ ಏತಾದ್ಯಶಂ ಪತ್ರಂ ಮಯಾ ಲಿಖಿತಂ | 4 ವಸ್ತುತಸ್ಯ ಬಹುಕ್ಲೇಶಸ್ಯ ಮನಃಪೀಡಾಯಾಶ್ಚ ಸಮಯೇಹಂ ಬಹ್ವಶ್ವಪಾತೇನ ಪತ್ರಮೇಕಂ ಲಿಖಿತವಾನ್ ಯುಷ್ಮಾಕಂ ಶೋಕಾರ್ಥಂ ತನ್ನಹಿ ಕಿನ್ವು ಯುಷ್ಮಾಸು ಮದೀಯಪ್ರೇಮಬಾಹುಲ್ಯಸ್ಯ ಜ್ಞಾಪನಾರ್ಥಂ | 5 ಯೇನಾಹಂ ಶೋಕಯುಕ್ತೀಕೃತಸ್ತೇನ ಕೇವಲಮಹಂ ಶೋಕಯುಕ್ತೀಕೃತಸ್ತನ್ನಹಿ ಕಿನ್ವಂಶತೋ ಯೂಯಂ ಸರ್ವೇಽಪಿ ಯತೋಽಹಮತ್ರ ಕಸ್ಮಿಂಶ್ಚಿದ್ ದೋಷಮಾರೋಪಯಿತುಂ ನೇಚ್ಯಾಮಿ | 6 ಬಹೂನಾಂ ಯತ್ ತರ್ಜನಂ ತೇನ ಜನೇನಾಲಮ್ಪಿ ತತ್ ತದರ್ಥಂ ಪ್ರಚುರಂ | 7 ಅತಃ ಸ ದುಃಖಸಾಗರೇ ಯನ್ವ ನಿಮಜ್ಜತಿ ತದರ್ಥಂ ಯುಷ್ಮಾಭಿಃ ಸ ಕ್ಷನ್ವಪ್ಯಃ ಸಾನ್ವಯಿತ್ರವ್ಯಶ್ಚ | 8 ಇತಿ ಹೇತೋಃ ಪ್ರರ್ಥಯೇಽಹಂ ಯುಷ್ಮಾಭಿಸ್ತಸ್ಮಿನ್ ದಯಾ ಕ್ರಿಯತಾಂ | 9 ಯೂಯಂ ಸರ್ವಕರ್ಮಣಿ ಮಮಾದೇಶಂ ಗೃಹ್ಣೀಥ ನ ವೇತಿ ಪರೀಕ್ಷಿತಮ್ ಅಹಂ ಯುಷ್ಮಾನ್ ಪ್ರತಿ ಲಿಖಿತವಾನ್ | 10 ಯಸ್ಯ ಯೋ ದೋಷೋ ಯುಷ್ಮಾಭಿಃ ಕ್ಷಮ್ಯತೇ ತಸ್ಯ ಸ ದೋಷೋ ಮಯಾಪಿ ಕ್ಷಮ್ಯತೇ ಯಶ್ಚ

ದೋಷೋ ಮಯಾ ಕ್ಷಮ್ಯತೇ ಸ ಯುಷ್ಮಾಕಂ ಕೃತೇ ಖ್ರೀಷ್ಟಸ್ಯ ಸಾಕ್ಷಾತ್ ಕ್ಷಮ್ಯತೇ | 11 ಶಯತಾನಃ ಕಲ್ಪನಾಸ್ಮಾಭಿರಜ್ಞಾತಾನಹಿ, ಅತೋ ವಯಂ ಯತ್ ತೇನ ನ ವಚ್ಛಾಮಹೇ ತದರ್ಥಮ್ ಅಸ್ಮಾಭಿಃ ಸಾವಧಾನ್ಯೈ ಭವಿಷ್ಯತಿ | 12 ಅಪರಂಚ್ಛಾ ಖ್ರೀಷ್ಟಸ್ಯ ಸುಸಂವಾದಘೋಷಣಾರ್ಥಂ ಮಯಿ ತ್ರೋಯಾನಗರಮಾಗತೇ ಪ್ರಭೋಃ ಕರ್ಮಣೇ ಚ ಮದರ್ಥಂ ದ್ವಾರೇ ಮುಕ್ತೇ 13 ಸತ್ಯಪಿ ಸ್ವಭ್ರಾತುಸ್ತೀತಸ್ಯಾವಿದ್ಯಮಾನತ್ವಾತ್ ಮದೀಯಾತ್ಮನಃ ಕಾಪಿ ಶಾನ್ತಿ ನಂ ಭಭೂವ, ತಸ್ಮಾದ್ ಅಹಂ ತಾನ್ ವಿಪರ್ಜ್ಞನಂ ಯಾಚಿತ್ವಾ ಮಾಕಿದಿನಿಯಾದೇಶಂ ಗನ್ತುಂ ಪ್ರಸ್ಥಾನಮ್ ಅಕರವಂ | 14 ಯ ಈಶ್ವರಃ ಸರ್ವದಾ ಖ್ರೀಷ್ಟೇನಾಸ್ಮಾನ್ ಜಯಿನಃ ಕರೋತಿ ಸರ್ವತ್ರ ಚಾಸ್ಮಾಭಿಸ್ತದೀಯಜ್ಞಾನಸ್ಯ ಗನ್ಧಂ ಪ್ರಕಾಶಯತಿ ಸ ಧನ್ಯಃ | 15 ಯಸ್ಮಾದ್ ಯೇ ತ್ರಾಣಂ ಲಪ್ಸ್ಯಂತೇ ಯೇ ಚ ವಿನಾಶಂ ಗಮಿಷ್ಯಂತಿ ತಾನ್ ಪ್ರತಿ ವಯಮ್ ಈಶ್ವರೇಣ ಖ್ರೀಷ್ಟಸ್ಯ ಸೌಗನ್ಧ್ಯಂ ಭವಾಮಃ | 16 ವಯಮ್ ಏಕೇಷಾಂ ಮೃತ್ಯುವೇ ಮೃತ್ಯುಗನ್ತಾ ಅಪರೇಷಾಂ ಜೀವನಾಯ ಜೀವನಗನ್ತಾ ಭವಾಮಃ, ಕಿನ್ತ್ವೇತಾದ್ಯಶಕರ್ಮಸಾದನೇ ಕಃ ಸಮಧೋಽಸಿ? 17 ಅನ್ಯೇ ಬಹವೋ ಲೋಕಾ ಯದ್ವದ್ ಈಶ್ವರಸ್ಯ ವಾಕ್ಯಂ ಮೃಷಾಶಿಕ್ಷಯಾ ಮಿಶ್ರಯಂತಿ ವಯಂ ತದ್ವತ್ ತನ್ ಮಿಶ್ರಯಂತಃ ಸರಲಭಾವೇನೇಶ್ವರಸ್ಯ ಸಾಕ್ಷಾತ್ ಈಶ್ವರಸ್ಯಾದೇಶಾತ್ ಖ್ರೀಷ್ಟೇನ ಕಥಾಂ ಭಾಷಾಮಹೇ |

3 ವಯಂ ಕಿಮ್ ಆತ್ಮಪ್ರಶಂಸನಂ ಪುನರಾರಭಾಮಹೇ? ಯುಷ್ಮಾನ್ ಪ್ರತಿ ಯುಷ್ಮತ್ಸೋ ವಾ ಪರೇಷಾಂ ಕೇಷಾಂಚಿದ್ ಇವಾಸ್ಯಾಕಮಪಿ ಕಿಂ ಪ್ರಶಂಸಾಪತ್ರೇಷು ಪ್ರಯೋಜನಮ್ ಅಸ್ಯೇ? 2 ಯೂಯಮೇವಾಸ್ಮಾಕಂ ಪ್ರಶಂಸಾಪತ್ರಂ ತಚ್ಛಾಸ್ಯಾಕಮ್ ಅನ್ಯಃಕರಣೇಷು ಲಿಖಿತಂ ಸರ್ವಮಾನವೈಶ್ಚ ಛೇಯಂ ಪರನೀಯಂ | 3 ಯತೋ ಽಸ್ಮಾಭಿಃ ಸೇವಿತಂ ಖ್ರೀಷ್ಟಸ್ಯ ಪತ್ರಂ ಯೂಯಮೇವ, ತಚ್ಚ ನ ಮಸ್ಯಾ ಕಿನ್ತ್ವಮರಸ್ಯೇಶ್ವರಸ್ಯಾತ್ಮನಾ ಲಿಖಿತಂ ಪಾಷಾಣಪತ್ರೇಷು ತನ್ಮಹಿ ಕಿನ್ತ್ವ ಕ್ರವ್ಯಮಯೇಷು ಹೃತ್ಪತ್ರೇಷು ಲಿಖಿತಮಿತಿ ಸುಸ್ಥಂ | 4 ಖ್ರೀಷ್ಟೇನೇಶ್ವರಂ ಪ್ರತ್ಯಸ್ಯಾಕಮ್ ಈದೃಶೋ ದೃಢವಿಶ್ವಾಸೋ ವಿದ್ಯತೇ; 5 ವಯಂ ನಿಜಗುಣೇನ ಕಿಮಪಿ ಕಲ್ಪಯಿತುಂ ಸಮರ್ಥಾ ಇತಿ ನಹಿ ಕಿನ್ತ್ವೇಶ್ವರಾದಸ್ಮಾಕಂ ಸಾಮರ್ಥ್ಯಂ ಜಾಯತೇ | 6 ತೇನ ವಯಂ ನೂತನನಿಯಮಸ್ಯಾರ್ಥತೋ ಽಕ್ಷರಸಂಸ್ಥಾನಸ್ಯ ತನ್ಮಹಿ ಕಿನ್ತ್ವಾತ್ಮನ ಏವ ಸೇವನಸಾಮರ್ಥ್ಯಂ ಪ್ರಾಪ್ತಾಃ | ಅಕ್ಷರಸಂಸ್ಥಾನಂ ಮೃತ್ಯುಜನಕಂ ಕಿನ್ತ್ವಾತ್ಮಾ ಜೀವನದಾಯಕಃ | 7 ಅಕ್ಷರೈ ವಿಲಿಖಿತಪಾಷಾಣರೂಪಿಣೀ ಯಾ ಮೃತ್ಯೋಃ ಸೇವಾ ಸಾ ಯದೀದೃಕ್ ತೇಜಸ್ವಿನೀ ಜಾತಾ ಯತ್ರಸ್ಯಾಚಿರಸ್ಯಾಯಿನಸ್ತೇಜಸಃ ಕಾರಣಾತ್ ಮೂಸಸೋ ಮುಖಮ್ ಇಸ್ರಾಯೇಲೀಯಲೋಕೈಃ ಸಂದ್ರಷ್ಟುಂ ನಾಶಕೃತಃ, 8 ತರ್ಹ್ಯಾತ್ಮನಃ ಸೇವಾ ಕಿಂ ತತೋಽಪಿ ಬಹುತೇಜಸ್ವಿನೀ ನ ಭವೇತ್? 9 ದಣ್ಣಜನಿಕಾ ಸೇವಾ ಯದಿ ತೇಜೋಯುಕ್ತಾ ಭವೇತ್ ತರ್ಹಿ ಪುಣ್ಯಜನಿಕಾ ಸೇವಾ ತತೋಽಧಿಕಂ ಬಹುತೇಜೋಯುಕ್ತಾ ಭವಿಷ್ಯತಿ | 10 ಉಭಯೋಸ್ತುಲನಾಯಾಂ ಕೃತಾಯಾಮ್ ಏಕಸ್ಯಾಸೇಜೋ ದ್ವಿತೀಯಾಯಾಃ ಪ್ರಖರತರೇಣ ತೇಜಸಾ ಹೀನತೇಜೋ ಭವತಿ | 11 ಯಸ್ಮಾದ್ ಯತ್ ಲೋಪನೀಯಂ ತದ್ ಯದಿ ತೇಜೋಯುಕ್ತಂ ಭವೇತ್ ತರ್ಹಿ ಯತ್ ಚಿರಸ್ಯಾಯಿ ತದ್ ಬಹುತರೇಜೋಯುಕ್ತಮೇವ ಭವಿಷ್ಯತಿ | 12 ಈದೃಶೀಂ ಪ್ರತ್ಯಾಶಾಂ ಲಬ್ಧ್ವಾ ವಯಂ ಮಹತೀಂ ಪ್ರಗಲ್ಬತಾಂ ಪ್ರಕಾಶಯಾಮಃ | 13 ಇಸ್ರಾಯೇಲೀಯಲೋಕಾ ಯತ್ ತಸ್ಯ ಲೋಪನೀಯಸ್ಯ ತೇಜಸಃ ಶೇಷಂ

ನ ವಿಲೋಕಯೇಯುಸ್ತದರ್ಥಂ ಮೂಸಾ ಯಾದ್ಯಗ್ ಅವರಣೇನ ಸ್ವಮುಖಮ್ ಆಚ್ಛಾದಯತ್ ವಯಂ ತಾದೃಕ್ ನ ಕುರ್ಮಃ | 14 ತೇಷಾಂ ಮನಾಂಸಿ ಕರಿನೀಭೂತಾನಿ ಯತ್ಸೇಷಾಂ ಪರನಸಮಯೇ ಸ ಪುರಾತನೋ ನಿಯಮಸ್ತೇನಾವರಣೇನಾದ್ಯಾಪಿ ಪ್ರಚ್ಛನ್ನಸ್ತಿಷ್ಠತಿ | 15 ತಚ್ಚ ನ ದೂರೀಭವತಿ ಯತಃ ಖ್ರೀಷ್ಟೇನೈವ ತತ್ ಲುಪ್ಯತೇ | ಮೂಸಸಃ ಶಾಸ್ತ್ರಸ್ಯ ಪಾರಸಮಯೇಽದ್ಯಾಪಿ ತೇಷಾಂ ಮನಾಂಸಿ ತೇನಾವರಣೇನ ಪ್ರಚ್ಛಾದ್ಯಂತೇ | 16 ಕಿನ್ತ್ವ ಪ್ರಭುಂ ಪ್ರತಿ ಮನಸಿ ಪರಾವೃತ್ತೇ ತದ್ ಅವರಣಂ ದೂರೀಕಾರಿಷ್ಯತೇ | 17 ಯಃ ಪ್ರಭುಃ ಸ ಏವ ಸ ಆತ್ಮಾ ಯತ್ರ ಚ ಪ್ರಭೋರಾತ್ಮಾ ತತ್ತ್ವಮ ಮುಕ್ತಿಃ | 18 ವಯಂ ಸರ್ವೇಽನಾಚ್ಛಾದಿತೇನಾಸ್ಯೇನ ಪ್ರಭೋಸ್ತೇಜಸಃ ಪ್ರತಿಬಿಂಬಂ ಗೃಹ್ಯಂತ ಆತ್ಮಸ್ವರೂಪೇಣ ಪ್ರಭುನಾ ರೂಪಾನ್ತರೀಕೃತಾ ವರ್ಧಮಾನತೇಜೋಯುಕ್ತಾಂ ತಾಮೇವ ಪ್ರತಿಮೂರ್ತಿಂ ಪ್ರಾಪ್ನುಮಃ |

4 ಅಪರಂಚ್ಛಾ ವಯಂ ಕರುಣಾಭಾಜೋ ಭೂತ್ವಾ ಯದ್ ಏತತ್ ಪರಿಚಾರಕಪದಮ್ ಅಲಭಾಮಹಿ ನಾತ್ರ ಕ್ಯಾಮ್ಯಮಃ, 2 ಕಿನ್ತ್ವ ತ್ರಪಾಯುಕ್ತಾನಿ ಪ್ರಚ್ಛನ್ನಕರ್ಮಾಣಿ ವಿಹಾಯ ಕುಟಲತಾಚರಣಮಕುರ್ವನ್ತ ಈಶ್ವರೀಯವಾಕ್ಯಂ ಮಿಥ್ಯಾವಾಕ್ಯೈರಮಿಶ್ರಯಂತಃ ಸತ್ಯರ್ಮ್ಯಸ್ಯ ಪ್ರಕಾಶನೇನೇಶ್ವರಸ್ಯ ಸಾಕ್ಷಾತ್ ಸರ್ವಮಾನವಾನಾಂ ಸಂವೇದಗೋಚರೇ ಸ್ಥಾನ್ ಪ್ರಶಂಸನೀಯಾನ್ ದರ್ಶಯಾಮಃ | 3 ಅಸ್ಮಾದೈ ಘೋಷಿತಃ ಸುಸಂವಾದೋ ಯದಿ ಪ್ರಚ್ಛನ್ನಃ; ಸ್ಯಾತ್ ತರ್ಹಿ ಯೇ ವಿನಂಕ್ಷ್ಯಂತಿ ತೇಷಾಮೇವ ದೃಷ್ಟಿತಃ ಸ ಪ್ರಚ್ಛನ್ನಃ; 4 ಯತ್ ಈಶ್ವರಸ್ಯ ಪ್ರತಿಮೂರ್ತಿ ಯಃ ಖ್ರೀಷ್ಟಸ್ಯ ತೇಜಸಃ ಸುಸಂವಾದಸ್ಯ ಪ್ರಭಾ ಯತ್ ತಾನ್ ನ ದೀಪಯೇತ್ ತದರ್ಥಮ್ ಇಹ ಲೋಕಸ್ಯ ದೇವೋಽವಿಶ್ವಾಸಿನಾಂ ಜ್ಞಾನನಯನಮ್ ಅನ್ವೀಕೃತವಾನ್ ಏತಸ್ಯೋದಾಹರಣಂ ತೇ ಭವಂತಿ | (aiōn g165) 5 ವಯಂ ಸ್ಥಾನ್ ಘೋಷಯಾಮ ಇತಿ ನಹಿ ಕಿನ್ತ್ವ ಖ್ರೀಷ್ಟಂ ಯೀಶುಂ ಪ್ರಭುಮೇವಾಸ್ಮಾಂಶ್ಚ ಯೀಶೋಃ ಕೃತೇ ಯುಷ್ಮಾಕಂ ಪರಿಚಾರಕಾನ್ ಘೋಷಯಾಮಃ | 6 ಯ ಈಶ್ವರೋ ಮಧ್ಯೇತಿಮಿರಂ ಪ್ರಭಾಂ ದೀಪನಾಯಾದಿಶತ್ ಸ ಯೀಶುಖ್ರೀಷ್ಟಸ್ಯಾಸ್ಯ ಈಶ್ವರೀಯತೇಜೋಃ ಜ್ಞಾನಪ್ರಭಾಯಾ ಉದಯಾರ್ಥಮ್ ಅಸ್ಮಾಕಮ್ ಅನ್ಯಃಕರಣೇಷು ದೀಪಿತವಾನ್ | 7 ಅಪರಂ ತದ್ ಧನಮ್ ಅಸ್ಮಾಭಿ ಮೃಣ್ಮಯೇಷು ಭಾಜನೇಷು ಧಾರ್ಯತೇ ಯತಃ ಸಾದ್ಭುತಾ ಶಕ್ತಿ ನಾಸ್ಮಾಕಂ ಕಿನ್ತ್ವೇಶ್ವರಸ್ಯೈವೇತಿ ಜ್ಞಾತವ್ಯಂ | 8 ವಯಂ ಪದೇ ಪದೇ ಪೀಡ್ಯಾಮಹೇ ಕಿನ್ತ್ವ ನಾವಸೀದಾಮಃ, ವಯಂ ವ್ಯಾಕುಲಾಃ ಸನ್ದೋಷಿ ನಿರುಪಾಯಾ ನ ಭವಾಮಃ; 9 ವಯಂ ಪ್ರದ್ರಾವ್ಯಮಾನಾ ಅಪಿ ನ ಕ್ಲಾಮ್ಯಮಃ, ನಿಪಾತಿತಾ ಅಪಿ ನ ವಿನಶ್ಯಾಮಃ | 10 ಅಸ್ಮಾಕಂ ಶರೀರೇ ಖ್ರೀಷ್ಟಸ್ಯ ಜೀವನಂ ಯತ್ ಪ್ರಕಾಶೇತ ತದರ್ಥಂ ತಸ್ಮಿನ್ ಶರೀರೇ ಯೀಶೋ ಮರಣಮಪಿ ಧಾರಯಾಮಃ | 11 ಯೀಶೋ ಜೀವನಂ ಯದ್ ಅಸ್ಮಾಕಂ ಮರ್ತ್ಯದೇಹೇ ಪ್ರಕಾಶೇತ ತದರ್ಥಂ ಜೀವನ್ಮೋ ವಯಂ ಯೀಶೋಃ ಕೃತೇ ನಿತ್ಯಂ ಮೃತ್ಯೌ ಸಮರ್ಪ್ಯಾಮಹೇ | 12 ಇತ್ಥಂ ವಯಂ ಮೃತ್ಯಾಕ್ರಾನ್ತಾ ಯೂಯಂಚ್ಛ ಜೀವನಾಕ್ರಾನ್ತಾಃ | 13 ವಿಶ್ವಾಸಕಾರಣಾದೇವ ಸಮಭಾಷಿ ಮಯಾ ವಚಃ | ಇತಿ ಯಥಾ ಶಾಸ್ತ್ರೇ ಲಿಖಿತಂ ತಥೈವಾಸ್ಮಾಭಿರಪಿ ವಿಶ್ವಾಸಜನಕಮ್ ಆತ್ಮಾನಂ ಪ್ರಾಪ್ಯ ವಿಶ್ವಾಸಃ ಕ್ರಿಯತೇ ತಸ್ಮಾಚ್ಚ ವಚಾಂಸಿ ಭಾಷ್ಯಂತೇ | 14 ಪ್ರಭು ಯೀಶು ಯೇನೋತ್ಥಾಪಿತಃ ಸ ಯೀಶುನಾಸ್ಮಾನಪ್ಯುತ್ಥಾಪಯಿಷ್ಯತಿ

ಯುಷ್ಣಾಭಿಃ ಸಾರ್ಧಂ ಸ್ವಸಮೀಪ ಉಪಸ್ಥಾಪಯಿಷ್ಯತಿ ಚ, ವಯಮ್ ಏತತ್ ಜಾನೀಮಃ | 15 ಅತಃಏವ ಯುಷ್ಣಾಕಂ ಹಿತಾಯ ಸರ್ವಮೇವ ಭವತಿ ತಸ್ಮಾದ್ ಬಹುನಾಂ ಪ್ರಚುರಾನುಗ್ರಹಪ್ರಾಪ್ತೇರ್ ಬರ್ಹುಲೋಕಾನಾಂ ಧನ್ಯವಾದೇನೇಶ್ವರಸ್ಯ ಮಹಿಮಾ ಸಮ್ಯಕ್ ಪ್ರಕಾಶಿಷ್ಯತೇ | 16 ತತೋ ಹೇತೋರ್ ವರ್ಯಂ ನ ಕ್ಷಾಮ್ಯಾಮಃ ಕಿನ್ತು ಬಾಹ್ಯಪುರುಷೋ ಯದ್ಯಪಿ ಕ್ಷೀಯತೇ ತಥಾಪ್ಯಾನ್ತರಿಕಃ ಪುರುಷೋ ದಿನೇ ದಿನೇ ನೂತನಾಯತೇ | 17 ಕ್ಷಣಮಾತ್ರಸ್ಯಾಯಿ ಯದೇತತ್ ಲಘಿಷ್ಠಂ ದುಃಖಂ ತದ್ ಅತಿಬಾಹುಲ್ಯೇನಾಸ್ತಾಕಮ್ ಅನನ್ತಕಾಲಸ್ಯಾಯಿ ಗರಿಷ್ಠಸುಖಂ ಸಾಧಯತಿ, (aiṛiṇios g166) 18 ಯತೋ ವಯಂ ಪ್ರತ್ಯಕ್ಷಾನ್ ವಿಷಯಾನ್ ಅನುದಿಶ್ಯಾಪ್ರತ್ಯಕ್ಷಾನ್ ಉದಿಶಾಮಃ | ಯತೋ ಹೇತೋಃ ಪ್ರತ್ಯಕ್ಷವಿಷಯಾಃ ಕ್ಷಣಮಾತ್ರಸ್ಯಾಯಿನಃ ಕಿನ್ತು ಪ್ರತ್ಯಕ್ಷಾ ಅನನ್ತಕಾಲಸ್ಯಾಯಿನಃ | (aiṛiṇios g166)

5 ಅಪರಮ್ ಅಸ್ಮಾಕಮ್ ಏತಸ್ಮಿನ್ ಪಾರ್ಥಿವೇ ದೂಷ್ಯರೂಪೇ ವೇಶ್ಯಿನಿ ಜೀರ್ಣೇ ಸತೀಶ್ವರೇಣ ನಿರ್ಮಿತಮ್ ಅಕರಕೃತಮ್ ಅಸ್ಮಾಕಮ್ ಅನನ್ತಕಾಲಸ್ಯಾಯಿ ವೇಶ್ಯಿಣ್ಯಂ ಸ್ವರ್ಗೇ ವಿದ್ಯತ ಇತಿ ವಯಂ ಜಾನೀಮಃ | (aiṛiṇios g166) 2 ಯತೋ ಹೇತೋರೇತಸ್ಮಿನ್ ವೇಶ್ಯಿನಿ ತಿಷ್ಯನ್ನೋ ವಯಂ ತಂ ಸ್ವರ್ಗೀಯಂ ವಾಸಂ ಪರಿಧಾತುಮ್ ಆಕಾಂಕ್ಷ್ಯಮಾಣಾ ನಿಶ್ಚಸಾಮಃ | 3 ತಥಾಪೀದಾನೀಮಪಿ ವಯಂ ತೇನ ನ ನಗ್ನಾಃ ಕಿನ್ತು ಪರಿಹಿತವಸನಾ ಮನ್ಯಾಮಹೇ | 4 ಏತಸ್ಮಿನ್ ದೂಷ್ಯೇ ತಿಷ್ಯಂತೋ ವಯಂ ಕ್ಷಿಪ್ರಮಾನಾ ನಿಶ್ಚಸಾಮಃ, ಯತೋ ವಯಂ ವಾಸಂ ತ್ಯಕ್ತುಮ್ ಇಚ್ಛಾಮಸ್ತನ್ನಹಿ ಕಿನ್ತು ತಂ ದ್ವಿತೀಯಂ ವಾಸಂ ಪರಿಧಾತುಮ್ ಇಚ್ಛಾಮಃ, ಯತಸ್ತಥಾ ಕೃತೇ ಜೀವನೇನ ಮರ್ತ್ಯಂ ಗ್ರಸಿಷ್ಯತೇ | 5 ಏತದರ್ಥಂ ವಯಂ ಯೇನ ಸ್ತುಷ್ಣಾಃ ಸ ಈಶ್ವರ ಏವ ಸ ಚಾಸ್ಮಭ್ಯಂ ಸತ್ಯಚಾರಸ್ಯ ಪಣಸ್ತರೂಪಮ್ ಆತ್ಮಾನಂ ದತ್ತವಾನ್ | 6 ಅತಃಏವ ವಯಂ ಸರ್ವದೋತ್ತುಕಾ ಭವಾಮಃ ಕಿಂಚಿ ಶರೀರೇ ಯಾವದ್ ಅಸ್ಮಾಭಿ ನ್ಯುತ್ಯತೇ ತಾವತ್ ಪ್ರಭುತೋ ದೂರೇ ಪ್ರೋಷ್ಯತ ಇತಿ ಜಾನೀಮಃ, 7 ಯತೋ ವಯಂ ದೃಷ್ಟಿಮಾರ್ಗೇ ನ ಚರಾಮಃ ಕಿನ್ತು ವಿಶ್ವಾಸಮಾರ್ಗೇ | 8 ಅಪರಂಚಿ ಶರೀರಾದ್ ದೂರೇ ಪ್ರವಸ್ತುಂ ಪ್ರಭೋಃ ಸನ್ನಿಧೌ ನಿವಸ್ತುಇಚ್ಛಾಂಕ್ಷ್ಯಮಾಣಾ ಉತ್ಸುಕಾ ಭವಾಮಃ | 9 ತಸ್ಯಾದೇವ ಕಾರಣಾದ್ ವಯಂ ತಸ್ಯ ಸನ್ನಿಧೌ ನಿವಸನ್ತಸ್ತಸ್ಮಾದ್ ದೂರೇ ಪ್ರವಸನ್ನೋ ವಾ ತಸ್ಮೈ ರೋಚಿತುಂ ಯತಾಮಹೇ | 10 ಯಸ್ಮಾತ್ ಶರೀರಾವಸ್ಥಾಯಾಮ್ ಏಕೈಕೇನ ಕೃತಾನಾಂ ಕರ್ಮಣಾಂ ಶುಭಾಶುಭಫಲಪ್ರಾಪ್ತಯೇ ಸರ್ವೈಸ್ಮಾಭಿಃ ಖ್ರೀಷ್ಯಸ್ಯ ವಿಚಾರಾಸನಸಮ್ಯುಖ ಉಪಸ್ಥಾತವ್ಯಂ | 11 ಅತಃಏವ ಪ್ರಭೋರ್ ಭಯಾನಕತ್ತಂ ವಿಜ್ಞಾಯ ವಯಂ ಮನುಜಾನ್ ಅನುನಯಾಮಃ ಕಿಂಚಿಶ್ವರಸ್ಯ ಗೋಚರೇ ಸಪ್ರಕಾಶಾ ಭವಾಮಃ, ಯುಷ್ಣಾಕಂ ಸಂವೇದಗೋಚರೇಽಪಿ ಸಪ್ರಕಾಶಾ ಭವಾಮ ಇತ್ಯಾತ್ಮಂಸಾಮಹೇ | 12 ಅನೇನ ವಯಂ ಯುಷ್ಣಾಕಂ ಸನ್ನಿಧೌ ಪುನಃ ಸ್ಥಾನ್ ಪ್ರಶಂಸಾಮ ಇತಿ ನಹಿ ಕಿನ್ತು ಯೇ ಮನೋ ವಿನಾ ಮುಖ್ಯೈಃ ಶ್ಲಾಘ್ನೇ ತೇಭ್ಯಃ ಪ್ರತ್ಯುತ್ತರದಾನಾಯ ಯೂಯಂ ಯಥಾಸ್ಮಾಭಿಃ ಶ್ಲಾಘಿತುಂ ಶಕ್ಯಥ ತಾದೃಶಮ್ ಉಪಾಯಂ ಯುಷ್ಣಭ್ಯಂ ವಿತರಾಮಃ | 13 ಯದಿ ವಯಂ ಹತಚ್ಛಾನಾ ಭವಾಮಸ್ತರ್ಹಿ ತದ್ ಈಶ್ವರಾರ್ಥಕಂ ಯದಿ ಚ ಸಚ್ಛಾನಾ ಭವಾಮಸ್ತರ್ಹಿ ತದ್ ಯುಷ್ಣದರ್ಥಕಂ | 14 ವಯಂ ಖ್ರೀಷ್ಯಸ್ಯ ಪ್ರೇಮ್ನಾ ಸಮಾಕೃಷ್ಯಾಮಹೇ ಯತಃ ಸರ್ವೈಷಾಂ ವಿನಿಮಯೇನ ಯದ್ಯೇಕೋ ಜನೋಽಮಿಯತ ತರ್ಹಿ ತೇ ಸರ್ವೇ ಮೃತಾ ಇತ್ಯಾಸ್ಮಾಭಿ ಬುರ್ಧತೇ |

15 ಅಪರಂಚಿ ಯೇ ಜೀವನ್ತಿ ತೇ ಯತ್ ಸ್ವಾಧಿಕಂ ನ ಜೀವನ್ತಿ ಕಿನ್ತು ತೇಷಾಂ ಕೃತೇ ಯೋ ಜನೋ ಮೃತಃ ಪುನರುತ್ಥಾಪಿತಶ್ಚ ತಮುದಿಶ್ಯ ಯತ್ ಜೀವನ್ತಿ ತದರ್ಥಮೇವ ಸ ಸರ್ವೈಷಾಂ ಕೃತೇ ಮೃತವಾನ್ | 16 ಅತೋ ಹೇತೋರಿತಃ ಪರಂ ಕೋಽಪ್ಯಸ್ಮಾಭಿ ಜಾತಿತೋ ನ ಪ್ರತಿಜ್ಞಾತವ್ಯಃ | ಯದ್ಯಪಿ ಪೂರ್ವಂ ಖ್ರೀಷ್ಣೋ ಜಾತಿತೋಽಸ್ಮಾಭಿಃ ಪ್ರತಿಜ್ಞಾತಸ್ತಥಾಪೀದಾನೀಂ ಜಾತಿತಃ ಪುನ ನ ಪ್ರತಿಜ್ಞಾಯತೇ | 17 ಕೇನಚಿತ್ ಖ್ರೀಷ್ಣ ಆಶ್ರಿತೇ ನೂತನಾ ಸ್ಯಷ್ಟಿ ಭವತಿ ಪುರಾತನಾನಿ ಲುಪ್ಯಂತೇ ಪಶ್ಯ ನಿಖಿಲಾನಿ ನವೀನಾನಿ ಭವನ್ತಿ | 18 ಸರ್ವಇಷ್ಟೈತದ್ ಈಶ್ವರಸ್ಯ ಕರ್ಮೈ ಯತೋ ಯೇಶುಖ್ರೀಷ್ಣೇನ ಸ ಏವಾಸ್ಮಾನ್ ಸ್ವೇನ ಸಾರ್ಧಂ ಸಂಹಿತವಾನ್ ಸನ್ಧಾನಸಮ್ಯುನ್ವೀಯಾಂ ಪರಿಚರ್ಯಾಮ್ ಅಸ್ಮಾಸು ಸಮರ್ಪಿತವಾಂಶ್ಚ | 19 ಯತಃ ಈಶ್ವರಃ ಖ್ರೀಷ್ಣಮ್ ಅಧಿಷ್ಠಾಯ ಜಗತೋ ಜನಾನಾಮ್ ಆಗಾಂಸಿ ತೇಷಾಮ್ ಋಣಮಿವ ನ ಗಣಯನ್ ಸ್ವೇನ ಸಾರ್ಧಂ ತಾನ್ ಸಂಹಿತವಾನ್ ಸನ್ನಿವಾರ್ತಾಮ್ ಅಸ್ಮಾಸು ಸಮರ್ಪಿತವಾಂಶ್ಚ | 20 ಅತೋ ವಯಂ ಖ್ರೀಷ್ಣಸ್ಯ ವಿನಿಮಯೇನ ದೌತ್ತಂ ಕರ್ಮೈ ಸಮ್ಪಾದಯಾಮಹೇ, ಈಶ್ವರಶ್ಚಾಸ್ಮಾಭಿ ಯುರ್ಷ್ಣಾನ್ ಯಾಯಾಚ್ಯತೇ ತತಃ ಖ್ರೀಷ್ಣಸ್ಯ ವಿನಿಮಯೇನ ವಯಂ ಯುಷ್ಣಾನ್ ಪ್ರಾರ್ಥಯಾಮಹೇ ಯೂಯಮೀಶ್ವರೇಣ ಸನ್ನತ | 21 ಯತೋ ವಯಂ ತೇನ ಯದ್ ಈಶ್ವರೇಯಪುಣ್ಯಂ ಭವಾಮಸ್ತದರ್ಥಂ ಪಾಪೇನ ಸಹ ಯಸ್ಯ ಜ್ಞಾತೇಯಂ ನಾಸೀತ್ ಸ ಏವ ತೇನಾಸ್ತಾಕಂ ವಿನಿಮಯೇನ ಪಾಪಃ ಕೃತಃ |

6 ತಸ್ಯ ಸಹಾಯಾ ವಯಂ ಯುಷ್ಣಾನ್ ಪ್ರಾರ್ಥಯಾಮಹೇ, ಈಶ್ವರಸ್ಯಾನುಗ್ರಹೋ ಯುಷ್ಣಾಭಿ ವ್ಯಥಾ ನ ಗೃಹ್ಯತಾಂ | 2 ತೇನೋಕ್ತಮೇತತ್, ಸಂಶೋಷ್ಯಾಮಿ ಶುಭೇ ಕಾಲೇ ತ್ವದೀಯಾಂ ಪ್ರಾರ್ಥನಾಮ್ ಅಹಂ | ಉಪಕಾರಂ ಕರಿಷ್ಯಾಮಿ ಪರಿತ್ರಾಣದಿನೇ ತವ | ಪಶ್ಯತಾಯಂ ಶುಭಕಾಲಃ ಪಶ್ಯತೇದಂ ತ್ರಾಣದಿನಂ | 3 ಅಸ್ಮಾಕಂ ಪರಿಚರ್ಯಾಮ್ ಯುಷ್ಣಲಜ್ಜಾಭವೇತ್ ತದರ್ಥಂ ವಯಂ ಕುತ್ರಾಪಿ ವಿಷ್ಣಂ ನ ಜನಯಾಮಃ, 4 ಕಿನ್ತು ಪ್ರಚುರಸಹಿಷ್ಣುತಾ ಕ್ಲೇಶೋ ದೈನ್ಯಂ ವಿಪತ್ ತಾಡನಾ ಕಾರಾಬನ್ಧನಂ ನಿವಾಸಹೀನತ್ವಂ ಪರಿಶ್ರಮೋ ಜಾಗರಣಮ್ ಉಪವಸನಂ 5 ನಿರ್ಮಲತ್ವಂ ಜ್ಞಾನಂ ಮೃದುಶೀಲತಾ ಹಿತೈಷಿತಾ 6 ಪವಿತ್ರ ಆತ್ಮಾನಿಷ್ಠಪಟಂ ಪ್ರೇಮ ಸತ್ಯಾಲಾಪ ಈಶ್ವರೀಯಶಕ್ತಿ 7 ದರ್ಶಿಣವಾಮಾಭ್ಯಾಂ ಕರಾಭ್ಯಾಂ ಧರ್ಮಾಸ್ತಧಾರಣಂ 8 ಮಾನಾಪಮಾನಯೋರಬ್ರಾತಿಸುಖ್ಯಾತ್ಯೋ ಭಾಗೀತ್ಯಮ್ ಏತೈಃ ಸರ್ವೈರೀಶ್ವರಸ್ಯ ಪ್ರಶಂಸಾನ್ ಪರಿಚಾರಕಾನ್ ಸ್ಥಾನ್ ಪ್ರಕಾಶಯಾಮಃ | 9 ಭ್ರಮಕಸಮಾ ವಯಂ ಸತ್ಯವಾದಿನೋ ಭವಾಮಃ, ಅಪರಿಚಿತಸಮಾ ವಯಂ ಸುಪರಿಚಿತಾ ಭವಾಮಃ, ಮೃತಕಲ್ಪಾ ವಯಂ ಜೀವಾಮಃ, ದಣ್ಣಮಾನಾ ವಯಂ ನ ಹನ್ಯಾಮಹೇ, 10 ಶೋಕಯುಕ್ತಾಶ್ಚ ವಯಂ ಸದಾನನ್ದಾಮಃ, ದರಿದ್ರಾ ವಯಂ ಬಹೂನ್ ಧನಿನಃ ಕುರ್ಮಃ, ಅಕಿಂಚಿನ್ಯಾಶ್ಚ ವಯಂ ಸರ್ವಂ ಧಾರಯಾಮಃ | 11 ಹೇ ಕರಿನ್ದಿನಃ, ಯುಷ್ಣಾಕಂ ಪ್ರತಿ ಮಮಾಸ್ಯಂ ಮುಕ್ತಂ ಮಮಾನ್ಯಃಕರಣಾಭಿ ವ್ಯಕಿಸಿತಂ | 12 ಯೂಯಂ ಮಮಾನ್ತರೇ ನ ಸಜಜ್ಜೀವಿತಾಃ ಕಿಂಚಿ ಯೂಯಮೇವ ಸಜಜ್ಜೀವಿತಚಿತ್ತಾಃ | 13 ಕಿನ್ತು ಮಹ್ಯಂ ನ್ಯಾಯ್ಯಫಲದಾನಾರ್ಥಂ ಯುಷ್ಣಾಭಿರಪಿ ವಿಕಸಿತೈ ಭವವಿತವ್ಯಮ್ ಇತ್ಯಹಂ ನಿಜಬಾಲಕಾನಿವ ಯುಷ್ಣಾನ್ ವದಾಮಿ | 14 ಅಪರಮ್ ಅಪ್ರತ್ಯಯಿಭಿಃ ಸಾರ್ಧಂ ಯೂಯಮ್ ಏಕಯುಗೇ ಬದ್ಧಾ ಮಾ ಭೂತ, ಯಸ್ಮಾದ್ ಧರ್ಮಾಧರ್ಮಯೋಃ ಕಃ ಸಮ್ಯನ್ಯೋಽಸ್ಮಿ? ತಿಮಿರೇಣ

ಸರ್ಧಂ ಪ್ರಭಾಯಾ ವಾ ಕಾ ತುಲನಾಸ್ತಿ? 15 ಬಿಲೀಯಾಲದೇವೇನ ಸಾಕಂ
ಖೀಷ್ಣಸ್ಯ ವಾ ಕಾ ಸನ್ನಿ? ಅವಿಶ್ವಾಸಿನಾ ಸಾರ್ಧಂ ವಾ ವಿಶ್ವಾಸಿಲೋಕಸ್ಯಾಂಶಃ
ಕಃ? 16 ಈಶ್ವರಸ್ಯ ಮನ್ನಿರೇಣ ಸಹ ವಾ ದೇವಪ್ರತಿಮಾನಾಂ ಕಾ
ತುಲನಾ? ಅಮರಶ್ಚೇಶ್ವರಸ್ಯ ಮನ್ನಿರಂ ಯೂಯಮೇವ| ಈಶ್ವರೇಣ
ತದುಕ್ತಂ ಯಥಾ, ತೇಷಾಂ ಮಧ್ಯೇಹಂ ಸ್ವಾವಾಸಂ ನಿಧಾಸ್ಯಾಮಿ ತೇಷಾಂ
ಮಧ್ಯೇ ಚ ಯಾತಾಯಾತಂ ಕುರ್ವನ್ ತೇಷಾಮ್ ಈಶ್ವರೋ ಭವಿಷ್ಯಾಮಿ
ತೇ ಚ ಮಲ್ಯೋಕಾ ಭವಿಷ್ಯನ್ತಿ| 17 ಅತೋ ಹೇತೋಃ ಪರಮೇಶ್ವರಃ
ಕಥಯತಿ ಯೂಯಂ ತೇಷಾಂ ಮಧ್ಯಾದ್ ಬಹಿರ್ಭೂಯ ಪೃಥಗ್ ಭವತ,
ಕಿಮಪ್ಯಮೇಧ್ಯಂ ನ ಸ್ತುಶತಃ; ತೇನಾಹಂ ಯುಷ್ಮಾನ್ ಗೃಹೀಷ್ಯಾಮಿ, 18
ಯುಷ್ಮಾಕಂ ಪಿತಾ ಭವಿಷ್ಯಾಮಿ ಚ, ಯೂಯಂ ಮಮ ಕನ್ಯಾಪುತ್ರಾ
ಭವಿಷ್ಯಥೇತಿ ಸರ್ವಶಕ್ರಿಮತಾ ಪರಮೇಶ್ವರೇಣೋಕ್ತಂ|

7 ಅತಃ ಏವ ಹೇ ಪ್ರಿಯತಮಾಃ, ಏತಾದೃಶೀಃ ಪ್ರತಿಜ್ಞಾಃ ಪ್ರಾಪ್ತೇರಸ್ಮಾಭಿಃ
ಶರೀರಾತ್ಮನೋಃ ಸರ್ವಮಾಲಿನ್ಯಮ್ ಅಪಮೃಜ್ಯೇಶ್ವರಸ್ಯ ಭಕ್ತ್ಯಾ
ಪವಿತ್ರಾಚಾರಃ ಸಾದೃಶಾಂ| 2 ಯೂಯಮ್ ಅಸ್ಮಾನ್ ಗೃಹ್ಣೀತ| ಅಸ್ಮಾಭಿಃ
ಕಸ್ಯಾಪ್ಯನ್ಯಾಯೋ ನ ಕೃತಃ ಕೋಽಪಿ ನ ವಚ್ಛೇತಃ| 3 ಯುಷ್ಮಾನ್
ದೋಷಿಣಃ ಕರ್ತೃಮಹಂ ವಾಕ್ಯಮೇತದ್ ವದಾಮೀತಿ ನಹಿ ಯುಷ್ಮಾಭಿಃ
ಸಹ ಜೀವನಾಯ ಮರಣಾಯ ವಾ ವಯಂ ಯುಷ್ಮಾನ್ ಸ್ನಾನುಃಕರಣೈ
ಧಾರಯಾಮ ಇತಿ ಪೂರ್ವಂ ಮಯೋಕ್ತಂ| 4 ಯುಷ್ಮಾನ್ ಪ್ರತಿ ಮಮ
ಮಹೇತ್ಯಾಹೋ ಜಾಯತೇ ಯುಷ್ಮಾನ್ ಅಧ್ಯಹಂ ಬಹು ಶ್ಲಾಘೇ ಚ ತೇನ
ಸರ್ವಕೈಶಸಮಯೇಹಂ ಸಾನ್ವನಯಾ ಪೂರ್ಣೋ ಹರ್ಷೇಣ ಪ್ರಪುಲಿತಶ್ಚ
ಭವಾಮಿ| 5 ಅಸ್ಮಾಸು ಮಾಕಿದನಿಯಾದೇಶಮ್ ಆಗತೇಷ್ವಸ್ಮಾಕಂ ಶರೀರಸ್ಯ
ಕಾಚಿದಪಿ ಶಾನ್ತಿ ನಾಭವತ್ ಕಿನ್ತು ಸರ್ವತೋ ಬಹಿ ವಿರೋಧೇನಾನುಶ್ಚ
ಭೀತ್ಯಾ ವಯಮ್ ಅಪೀಡ್ಯಾಮಹಿ| 6 ಕಿನ್ತು ನಮಾಣಾಂ ಸಾನ್ವಯಿತಾ
ಯ ಈಶ್ವರಃ ಸ ತೀತಸ್ಯಾಗಮನೇನಾಸ್ಮಾನ್ ಅಸಾನ್ವಯತ್| 7 ಕೇವಲಂ
ತಸ್ಯಾಗಮನೇನ ತನ್ನಹಿ ಕಿನ್ತು ಯುಷ್ಮತ್ಪೋ ಜಾತಯಾ ತಸ್ಯ ಸಾನ್ವನಯಾಪಿ,
ಯತೋಽಸ್ಮಾಸು ಯುಷ್ಮಾಕಂ ಹಾರ್ದವಿಲಾಪಾಸಕ್ತೇಷ್ವಸ್ಮಾಕಂ ಸಮೀಪೇ
ವರ್ಣಿತೇಷು ಮಮ ಮಹಾನನ್ಯೋ ಜಾತಃ| 8 ಅಹಂ ಪತ್ರೇಣ
ಯುಷ್ಮಾನ್ ಶೋಕಯುಕ್ತಾನ್ ಕೃತವಾನ್ ಇತ್ಯಸ್ಮಾದ್ ಅನ್ವತಪ್ಯೇ
ಕಿನ್ವದುನಾ ನಾನುತಪ್ಯೇ| ತೇನ ಪತ್ರೇಣ ಯೂಯಂ ಕ್ಷಣಮಾತ್ರಂ
ಶೋಕಯುಕ್ತೀಭೂತಾ ಇತಿ ಮಯಾ ದೃಶ್ಯತೇ| 9 ಇತ್ಯಸ್ಮಿನ್ ಯುಷ್ಮಾಕಂ
ಶೋಕೇನಾಹಂ ಹೃಷ್ಯಾಮಿ ತನ್ನಹಿ ಕಿನ್ತು ಮನಃಪರಿವರ್ತನಾಯ ಯುಷ್ಮಾಕಂ
ಶೋಕೋಽಭವದ್ ಇತ್ಯನೇನ ಹೃಷ್ಯಾಮಿ ಯತೋಽಸ್ಮತ್ಪೋ ಯುಷ್ಮಾಕಂ
ಕಾಪಿ ಹಾನಿ ಯನ್ತು ಭವೇತ್ ತದರ್ಥಂ ಯುಷ್ಮಾಕಮ್ ಈಶ್ವರೀಯಃ
ಶೋಕೋ ಜಾತಃ| 10 ಸ ಈಶ್ವರೀಯಃ ಶೋಕಃ ಪರಿತ್ರಾಣಜನಕಂ
ನಿರನುತಾಪಂ ಮನಃಪರಿವರ್ತನಂ ಸಾಧಯತಿ ಕಿನ್ತು ಸಾಂಸಾರಿಕಃ
ಶೋಕೋ ಮೃತ್ಯುಂ ಸಾಧಯತಿ| 11 ಪಶ್ಯತ ತೇನೇಶ್ವರೀಯೇಣ
ಶೋಕೇನ ಯುಷ್ಮಾಕಂ ಕಿಂ ನ ಸಾಧಿತಂ? ಯತ್ಪೋ ದೋಷಪ್ರಕಾಲನಮ್
ಅಸನ್ನಷ್ಟತ್ತಂ ಹಾರ್ದಮ್ ಅಸಕ್ತತ್ತಂ ಫಲದಾನಇಚ್ಛಿತಾನಿ ಸರ್ವಾಣಿ|
ತಸ್ಮಿನ್ ಕರ್ಮಣಿ ಯೂಯಂ ನಿರ್ಮಲಾ ಇತಿ ಪ್ರಮಾಣಂ ಸರ್ವೇಣ
ಪ್ರಕಾರೇಣ ಯುಷ್ಮಾಭಿ ದರ್ಶತಂ| 12 ಯೇನಾಪರಾದ್ಧಂ ತಸ್ಯ ಕೃತೇ
ಕಿಂವಾ ಯಸ್ಯಾಪರಾದ್ಧಂ ತಸ್ಯ ಕೃತೇ ಮಯಾ ಪತ್ರಮ್ ಅಲೇಖಿ
ತನ್ನಹಿ ಕಿನ್ತು ಯುಷ್ಮಾನದ್ಯಸ್ಮಾಕಂ ಯತ್ಪೋ ಯದ್ ಈಶ್ವರಸ್ಯ ಸಾಕ್ಷಾದ್

ಯುಷ್ಮತ್ಪಮೀಪೇ ಪ್ರಕಾಶೇತ ತದರ್ಥಮೇವ| 13 ಉಕ್ತಕಾರಣಾದ್
ವಯಂ ಸಾನ್ವನಾಂ ಪ್ರಾಪ್ತಾಃ; ತಾಞ್ಚ ಸಾನ್ವನಾಂ ವಿನಾವರೋ
ಮಹಾಹ್ಲಾದಸೀತಸ್ಯಾಹ್ಲಾದಾದಸ್ಮಾಭಿ ಲಭ್ಯಃ, ಯತಸ್ಸಸ್ಯಾತ್ಮಾ ಸರ್ವೈ
ಯುಷ್ಮಾಭಿಸ್ಸಪ್ತಃ| 14 ಪೂರ್ವಂ ತಸ್ಯ ಸಮೀಪೇಹಂ ಯುಷ್ಮಾಭಿಯದ್
ಅಶ್ಲಾಘೇ ತೇನ ನಾಲಜ್ಜೇ ಕಿನ್ತು ವಯಂ ಯದ್ವದ್ ಯುಷ್ಮಾನ್ ಪ್ರತಿ
ಸತ್ಯಭಾವೇನ ಸಕಲಮ್ ಅಭಾಷಾಮಹಿ ತದ್ವತ್ ತೀತಸ್ಯ ಸಮೀಪೇಽಸ್ಮಾಕಂ
ಶ್ಲಾಘನಮಪಿ ಸತ್ಯಂ ಜಾತಂ| 15 ಯೂಯಂ ಕೀದೃಕ್ ತಸ್ಯಾಜ್ಞಾ
ಅಪಾಲಯತ ಭಯಕಮಾಭ್ಯಾಂ ತಂ ಗೃಹೀತವನ್ನಶ್ಚೈತಸ್ಯ ಸ್ಮರಣಾದ್
ಯುಷ್ಮಾಸು ತಸ್ಯ ಸ್ನೇಹೋ ಬಾಹುಲೈನ ವರ್ತತೇ| 16 ಯುಷ್ಮಾಸ್ತಹಂ
ಸರ್ವಮಾಶಂಸೇ, ಇತ್ಯಸ್ಮಿನ್ ಮಮಾಹ್ಲಾದೋ ಜಾಯತೇ|

8 ಹೇ ಭಾತರಃ, ಮಾಕಿದನಿಯಾದೇಶಸ್ಯಾಸು ಸಮಿತಿಷು ಪ್ರಕಾಶಿತೋ ಯ
ಈಶ್ವರಸ್ಯಾನುಗ್ರಹಸಮಹಂ ಯುಷ್ಮಾನ್ ಜ್ಞಾಪಯಾಮಿ| 2 ವಸ್ತುತೋ
ಬಹುಕೈಶಪರೀಕ್ಷಾಸಮಯೇ ತೇಷಾಂ ಮಹಾನನ್ಯೋಽತೀವದೀನತಾ ಚ
ವದಾನ್ಯತಾಯಾಃ ಪ್ರಚುರಫಲಮ್ ಅಫಲಯತಾಂ| 3 ತೇ ಸ್ವೇಚ್ಛಯಾ
ಯಥಾಶಕ್ತಿ ಕಿಶ್ಚಾತಿಶಕ್ತಿ ದಾನ ಉದ್ಯುಕ್ತಾ ಅಭವನ್ ಇತಿ ಮಯಾ
ಪ್ರಮಾಣೀಕ್ರಿಯತೇ| 4 ವಯಂ ಯತ್ ಪವಿತ್ರಲೋಕೇಭ್ಯಸ್ತೇಷಾಂ
ದಾನಮ್ ಉಪಕಾರಾರ್ಥಕಮ್ ಅಂಶನಂ ಗೃಹ್ಯಾಮಸ್ತದ್
ಬಹುನುನಯೇನಾಸ್ಮಾನ್ ಪ್ರಾರ್ಥಿತವನ್ತಃ| 5 ವಯಂ ಯಾದ್ಯುಕ್
ಪ್ರತ್ಯೈಕ್ಷಾಮಹಿ ತಾದ್ಯುಕ್ ಅಕೃತ್ಯಾ ತೇಽಗ್ರೇ ಪ್ರಭವೇ ತತಃ ಪರಮ್
ಈಶ್ವರಸ್ಯೇಚ್ಛಯಾಸ್ತುಭ್ಯಮಪಿ ಸ್ಮಾನ್ ನೃವೇದಯನ್| 6 ಅತೋ
ಹೇತೋಽಸ್ತಂ ಯಥಾರಬ್ಧವಾನ್ ತದೈವ ಕರಿನ್ಯಿಹಂ ಮಧ್ಯೇಽಪಿ ತದ್
ದಾನಗ್ರಹಣಂ ಸಾಧಯೇತಿ ಯುಷ್ಮಾನ್ ಅಧಿ ವಯಂ ತೀತಂ
ಪ್ರಾರ್ಥಯಾಮಹಿ| 7 ಅತೋ ವಿಶ್ವಾಸೋ ವಾಕ್ಟುತಾ ಜ್ಞಾನಂ
ಸರ್ವೋತ್ತಮೋಽಸ್ಮಾಸು ಪ್ರೇಮ ಚೈತೈ ಗುಣೈ ಯೂಯಂ
ಯಥಾಪರಾನ್ ಅತಿಶೇಧೈ ತದೈವೈತೇನ ಗುಣೇನಾಪ್ಯತಿಶೇಧ್ವಂ| 8 ಏತದ್
ಅಹಮ್ ಅಜ್ಞಯಾ ಕಥಯಾಮೀತಿ ನಹಿ ಕಿನ್ವನ್ಯೇಷಾಮ್
ಉತ್ಸಾಹಕಾರಣಾದ್ ಯುಷ್ಮಾಕಮಪಿ ಪ್ರೇಮ್ಃ ಸಾರಲ್ಯಂ
ಪರೀಕ್ಷಿತಮಿಚ್ಛತಾ ಮಯೈತತ್ ಕಥತೇ| 9 ಯೂಯಂ ಇತ್ಯುತ್ಪ್ರಭೇ
ಯೀಶುಖೀಷ್ವಸ್ಯಾನುಗ್ರಹಂ ಜಾನೀಥ ಯತಸ್ಸಸ್ಯ ನಿರ್ಧನಶ್ಚೇನ ಯೂಯಂ
ಯದ್ ಧನಿನೋ ಭವಥ ತದರ್ಥಂ ಸ ಧನೀ ಸನ್ನಪಿ ಯುಷ್ಮತ್ಪ್ರತೇ
ನಿರ್ಧನೋಽಭವತ್| 10 ಏತಸ್ಮಿನ್ ಅಹಂ ಯುಷ್ಮಾನ್ ಸ್ವವಿಚಾರಂ
ಜ್ಞಾಪಯಾಮಿ| ಗತಂ ಸಂವತ್ಸರಮ್ ಆರಭ್ಯ ಯೂಯಂ ಕೇವಲಂ ಕರ್ಮ
ಕರ್ತೃಂ ತನ್ನಹಿ ಕಿನ್ವಿಚ್ಛುಕತಾಂ ಪ್ರಕಾಶಯಿತುಮಪ್ಯುಪಾಕಾಭ್ಯದ್ಧಂ ತತೋ
ಹೇತೋ ಯುಷ್ಮತ್ಪ್ರತೇ ಮಮ ಮನ್ರಿಣಾ ಭದ್ರಾ| 11 ಅತೋ ಽಧುನಾ
ತತ್ಕರ್ಮಸಾಧನಂ ಯುಷ್ಮಾಭಿಃ ಕ್ರಿಯತಾಂ ತೇನ ಯದ್ವದ್
ಇಚ್ಛುಕತಾಯಾಮ್ ಉತ್ಸಾಹಸ್ತದ್ವದ್ ಏಕೈಕಸ್ಯ ಸಮುದನಸಾರೇಣ
ಕರ್ಮಸಾಧನಮ್ ಅಪಿ ಜನಿಷ್ಯತೇ| 12 ಯಸ್ಮಿನ್ ಇಚ್ಛುಕತಾ ವಿದ್ಯತೇ ತೇನ
ಯನ್ನ ಧಾರ್ಯತೇ ತಸ್ಮಾತ್ ಸೋಽನುಗೃಹ್ಯತ ಇತಿ ನಹಿ ಕಿನ್ತು ಯದ್
ಧಾರ್ಯತೇ ತಸ್ಮಾದೇವ| 13 ಯತ ಇತರೇಷಾಂ ವಿರಾಮೇಣ
ಯುಷ್ಮಾಕಂ ಇತ್ಯೇನೇನ ಭವಿತವ್ಯಂ ತನ್ನಹಿ ಕಿನ್ತು ಸಮತಯೈವ| 14
ವರ್ತಮಾನಸಮಯೇ ಯುಷ್ಮಾಕಂ ಧನಾದಿಕೇನ ತೇಷಾಂ ಧನನ್ಯೂನತಾ
ಪೂರಯಿತವ್ಯಾ ತಸ್ಮಾತ್ ತೇಷಾಮಪ್ಯಾಧಿಕೇನ ಯುಷ್ಮಾಕಂ ನ್ಯೂನತಾ

ಪೂರಯಿಷ್ಯತೇ ತೇನ ಸಮತಾ ಜನಿಷ್ಯತೇ | 15 ತದೇವ ಶಾಸ್ತ್ರೇಽಪಿ ಲಿಖಿತಮ್ ಅಸ್ತೇ ಯಥಾ, ಯೇನಾದಿಕಂ ಸಂಗೃಹೀತಂ ತಸ್ಯಾದಿಕಂ ನಾಭವತ್ ಯೇನ ಚಾಲ್ಪಂ ಸಂಗೃಹೀತಂ ತಸ್ಯಾಲ್ಪಂ ನಾಭವತ್ | 16 ಯುಷ್ಮಾಕಂ ಹಿತಾಯ ತೀತಸ್ಯ ಮನಸಿ ಯ ಈಶ್ವರ ಇಮಮ್ ಉದ್ಯೋಗಂ ಜನಿತವಾನ್ ಸ ಧನ್ಯೋ ಭವತು | 17 ತೀತೋಽಸ್ಮಾಕಂ ಪ್ರಾರ್ಥನಾಂ ಗೃಹೀತವಾನ್ ಕಿಂಚಿತ್ ಸ್ವಯಮ್ ಉದ್ಯುಕ್ತಃ ಸನ್ ಸ್ತೇಚ್ಛಯಾ ಯುಷ್ಮತ್ಪ್ರಮೀಪಂ ಗತವಾನ್ | 18 ತೇನ ಸಹ ಯೋಽಪರ ಏಕೋ ಭ್ರಾತೃಸ್ಮಾಭಿಃ ಪ್ರೇಷಿತಃ ಸುಸಂವಾದಾತ್ ತಸ್ಯ ಸುಖ್ಯಾತ್ಯಾ ಸರ್ವಾಃ ಸಮಿತಯೋ ವ್ಯಾಪ್ತಾಃ | 19 ಪ್ರಭೋ ಗೌರವಾಯ ಯುಷ್ಮಾಕಮ್ ಇಚ್ಛುಕತಾಯೈ ಚ ಸ ಸಮಿತಿಭಿರೇತಸ್ಯೈ ದಾನಸೇವಾಯೈ ಅಸ್ಯಾಕಂ ಸದ್ಭಿತ್ತೇ ನ್ಯಯೋಜ್ಯತ | 20 ಯತೋ ಯಾ ಮಹೋಪಾಯನಸೇವಾಸ್ಮಾಭಿ ವಿಧೀಯತೇ ತಾಮಧಿ ವಯಂ ಯತ್ ಕೇನಾಪಿ ನ ನಿನ್ತ್ವಾಮಹೇ ತದರ್ಥಂ ಯತಾಮಹೇ | 21 ಯತಃ ಕೇವಲಂ ಪ್ರಭೋಃ ಸಾಕ್ಷಾತ್ ತನ್ನಹಿ ಕಿನ್ತು ಮಾನವಾನಾಮಪಿ ಸಾಕ್ಷಾತ್ ಸದಾಚಾರಂ ಕರ್ತುಮ್ ಆಲೋಚಾಮಹೇ | 22 ತಾಭ್ಯಾಂ ಸಹಾಪರ ಏಕೋ ಯೋ ಭ್ರಾತೃಸ್ಮಾಭಿಃ ಪ್ರೇಷಿತಃ ಸೋಽಸ್ಮಾಭಿ ಬಹುವಿಷಯೇಷು ಬಹವಾರಾನ್ ಪರೀಕ್ಷಿತ ಉದ್ಯೋಗೀವ ಪ್ರಕಾಶಿತಶ್ಚ ಕಿನ್ತುಧುನಾ ಯುಷ್ಮಾಸು ದೃಢವಿಶ್ವಾಸಾತ್ ತಸ್ಯೋತ್ಸಾಹೋ ಬಹು ವವ್ಯಧೇ | 23 ಯದಿ ಕಕ್ಷಿತಃ ತೀತಸ್ಯ ತತ್ತ್ವಂ ಜಿಜ್ಞಾಸತೇ ತರ್ಹಿ ಸ ಮಮ ಸಹಭಾಗೀ ಯುಷ್ಮನ್ನದ್ಯೇ ಸಹಕಾರೀ ಚ, ಅಪರಯೋ ಭ್ರಾತೃೋಸ್ತತ್ತ್ವಂ ವಾ ಯದಿ ಜಿಜ್ಞಾಸತೇ ತರ್ಹಿ ತೌ ಸಮಿತೀನಾಂ ದೂತೌ ಖ್ರೀಷ್ಣಸ್ಯ ಪ್ರತಿಬಿಮ್ಬೌ ಚೇತಿ ತೇನ ಜ್ಞಾಯತಾಂ | 24 ಆತೋ ಹೇತೋಃ ಸಮಿತೀನಾಂ ಸಮಕ್ಷಂ ಯುಷ್ಮತ್ಪ್ರೇಮ್ನೋಽಸ್ಮಾಕಂ ಶ್ಲಾಘಾಯಾಶ್ಚ ಪ್ರಾಮಾಣ್ಯಂ ತಾನ್ ಪ್ರತಿ ಯುಷ್ಮಾಭಿಃ ಪ್ರಕಾಶಯಿತ್ವಂ |

9 ಪವಿತ್ರಲೋಕಾನಾಮ್ ಉಪಕಾರಾರ್ಥಕಸೇವಾಮಧಿ ಯುಷ್ಮಾನ್ ಪ್ರತಿ ಮಮ ಲಿಖನಂ ನಿಷ್ಕಯೋಜನಂ | 2 ಯತ ಅಖಾಯಾದೇಶಸ್ಯಾ ಲೋಕಾ ಗತವರ್ಷಮ್ ಆರಭ್ಯ ತತ್ಕಾರ್ಯ್ಯ ಉದ್ಯತಾಃ ಸನ್ನೀತಿ ವಾಕ್ಯೇನಾಹಂ ಮಾಕಿದನೀಯಲೋಕಾನಾಂ ಸಮೀಪೇ ಯುಷ್ಮಾಕಂ ಯಾಮ್ ಇಚ್ಛುಕತಾಮಧಿ ಶ್ಲಾಘೇ ತಾಮ್ ಅವಗತೋಽಸ್ಮಿ ಯುಷ್ಮಾಕಂ ತಸ್ಮಾದ್ ಉತ್ಸಾಹಾಚ್ಛಾಪರೇಷಾಂ ಬಹೂನಾಮ್ ಉದ್ಯೋಗೋ ಚಾತಃ | 3 ಕಿಂಚಿತ್ಸ್ಯನ್ ಯುಷ್ಮಾನ್ ಅಧ್ಯಸ್ಮಾಕಂ ಶ್ಲಾಘಾ ಯದ್ ಅತಥ್ಯಾ ನ ಭವೇತ್ ಯೂಯಂಚ ಮಮ ವಾಕ್ಯಾನುಸಾರಾದ್ ಯದ್ ಉದ್ಯತಾಸ್ತೀತ ತದರ್ಥಮೇವ ತೇ ಭ್ರಾತರೋ ಮಯಾ ಪ್ರೇಷಿತಾಃ | 4 ಯಸ್ಮಾತ್ ಮಯಾ ಸಾರ್ಧಂ ಕೈಶ್ಚಿತ್ ಮಾಕಿದನೀಯಭ್ರಾತೃಭಿರಾಗತ್ಯ ಯೂಯಮನುದ್ಯತಾ ಇತಿ ಯದಿ ದೃಶ್ಯತೇ ತರ್ಹಿ ತಸ್ಮಾದ್ ದೃಢವಿಶ್ವಾಸಾದ್ ಯುಷ್ಮಾಕಂ ಲಜ್ಜಾ ಜನಿಷ್ಯತ ಇತ್ಯಸ್ಮಾಭಿ ನ ವಕ್ತವ್ಯಂ ಕಿನ್ತುಸ್ಯಾಕಮೇವ ಲಜ್ಜಾ ಜನಿಷ್ಯತೇ | 5 ಅತಃ ಪ್ರಾಕ್ ಪ್ರತಿಜ್ಞಾತಂ ಯುಷ್ಮಾಕಂ ದಾನಂ ಯತ್ ಸಂಭೃತಂ ಭವೇತ್ ತಚ್ಚ ಯದ್ ಗ್ರಾಹಕತಾಯಾಃ ಫಲಮ್ ಅಭೂತ್ಯಾದಾನಶೀಲತಾಯಾ ಏವ ಫಲಂ ಭವೇತ್ ತದರ್ಥಂ ಮಮಾಗ್ರೇ ಗಮನಾಯ ತತ್ತ್ವಚ್ಛಯನಾಯ ಚ ತಾನ್ ಭ್ರಾತೃನ್ ಆದೇಷ್ಟುಮಹಂ ಪ್ರಯೋಜನಮ್ ಅಮನ್ಯೇ | 6 ಅಪರಮಪಿ ವ್ಯಾಹರಾಮಿ ಕೇನಚಿತ್ ಕ್ಷುದ್ರಭಾವೇನ ಬೀಜೇಷೂಪ್ತೇಷು ಸ್ವಲ್ಪಾನಿ ಶಸ್ಯಾನಿ ಕರ್ತೃಷ್ಯನ್ತೇ, ಕಿಂಚಿ ಕೇನಚಿತ್ ಬಹುದಭವೇನ ಬೀಜೇಷೂಪ್ತೇಷು ಬಹೂನಿ ಶಸ್ಯಾನಿ ಕರ್ತೃಷ್ಯನ್ತೇ | 7 ಏಕೈಕೇನ ಸ್ವಮನಸಿ ಯಥಾ ನಿಶ್ಚೀಯತೇ ತಥೈವ

ದೀಯತಾಂ ಕೇನಾಪಿ ಕಾತರೇಣ ಭೀತೇನ ವಾ ನ ದೀಯತಾಂ ಯತ ಈಶ್ವರೋ ಹ್ಯಷ್ಟಮಾನಸೇ ದಾತರಿ ಪ್ರೀಯತೇ | 8 ಅಪರಮ್ ಈಶ್ವರೋ ಯುಷ್ಮಾನ್ ಪ್ರತಿ ಸರ್ವವಿಧಂ ಬಹುಪದಂ ಪ್ರಸಾದಂ ಪ್ರಕಾಶಯಿತುಮ್ ಅರ್ಹತಿ ತೇನ ಯೂಯಂ ಸರ್ವವಿಷಯೇ ಯಥೇಷ್ಟಂ ಪ್ರಾಪ್ಯ ಸರ್ವೇಣ ಸತ್ಕರ್ಮಣಾ ಬಹುಫಲವನ್ನೋ ಭವಿಷ್ಯಥ | 9 ಏತಸ್ಮಿನ್ ಲಿಖಿತಮಾಸ್ತೇ, ಯಥಾ, ವ್ಯಯತೇ ಸ ಜನೋ ರಾಯಂ ದುರ್ಗತೇಭ್ಯೋ ದದಾತಿ ಚ | ನಿತ್ಯಸ್ಮಾಯೀ ಚ ತದ್ಧರ್ಮ್ಯಾಃ (aiṅ g165) 10 ಬೀಜಂ ಭೇಜನೀಯಮ್ ಅನ್ನೃಚ್ಛ ವಪ್ರೇ ಯೇನ ವಿಶ್ರಾಣ್ಯತೇ ಸ ಯುಷ್ಮಚ್ಛಮ್ ಅಪಿ ಬೀಜಂ ವಿಶ್ರಾಣ್ಯ ಬಹುಲೀಕರಿಷ್ಯತಿ ಯುಷ್ಮಾಕಂ ಧರ್ಮ್ಯಫಲಾನಿ ವರ್ಧಯಿಷ್ಯತಿ ಚ | 11 ತೇನ ಸರ್ವವಿಷಯೇ ಸಧನೀಭೂತ್ಯೈ ಯುಷ್ಮಾಭಿಃ ಸರ್ವವಿಷಯೇ ದಾನಶೀಲತಾಯಾಂ ಪ್ರಕಾಶಿತಾಯಾಮ್ ಅಸ್ಮಾಭಿರೀಶ್ವರಸ್ಯ ಧನ್ಯವಾದಃ ಸಾಧಯಿಷ್ಯತೇ | 12 ಏತಯೋಪಕಾರಸೇವಯಾ ಪವಿತ್ರಲೋಕಾನಾಮ್ ಅರ್ಥಾಭಾವಸ್ಯ ಪ್ರತೀಕಾರೋ ಜಾಯತ ಇತಿ ಕೇವಲಂ ನಹಿ ಕಿನ್ತಿಸ್ತಶ್ಚರಸ್ಯ ಧನ್ಯವಾದೋಽಪಿ ಬಾಹುಲ್ಯೇನೋತ್ಪಾದ್ಯತೇ | 13 ಯತ ಏತಸ್ಮಾದ್ ಉಪಕಾರಕರಣಾದ್ ಯುಷ್ಮಾಕಂ ಪರೀಕ್ಷಿತತ್ವಂ ಬುದ್ಧಾಸು ಬಹುಭಿಃ ಖ್ರೀಷ್ಟಸುಸಂವಾದಾಜ್ಞೇಕರಣೇ ಯುಷ್ಮಾಕಮ್ ಅಜ್ಞಾಗ್ರಾಹಿತಾತ್ ತದ್ಗಾಹಿತ್ಯೇ ಚ ತಾನ್ ಅಪರಾಂಶ್ಚ ಪ್ರತಿ ಯುಷ್ಮಾಕಂ ದಾತೃತ್ವಾದ್ ಈಶ್ವರಸ್ಯ ಧನ್ಯವಾದಃ ಕಾರಿಷ್ಯತೇ, 14 ಯುಷ್ಮದರ್ಥಂ ಪ್ರಾರ್ಥನಾಂ ಕೃತ್ವಾ ಚ ಯುಷ್ಮಾಸ್ತೀಶ್ವರಸ್ಯ ಗರಿಷ್ಠಾನುಗ್ರಹಾದ್ ಯುಷ್ಮಾಸು ತೈಃ ಪ್ರೇಮ ಕಾರಿಷ್ಯತೇ | 15 ಅಪರಮ್ ಈಶ್ವರಸ್ಯಾನಿರ್ವಚನೀಯದಾನಾತ್ ಸ ಧನ್ಯೋ ಭೂಯಾತ್ |

10 ಯುಷ್ಮತ್ಪ್ರತ್ಯಕ್ಷೇ ನಮಃ ಕಿನ್ತು ಪರೋಕ್ಷೇ ಪ್ರಗಲ್ಬಃ ಪೌಲೋಽಹಂ ಖ್ರೀಷ್ಟಸ್ಯ ಕ್ಷಾನ್ಯಾ ವಿನೀತ್ಯಾ ಚ ಯುಷ್ಮಾನ್ ಪ್ರಾರ್ಥಯೇ | 2 ಮಮ ಪ್ರಾರ್ಥನೀಯಮಿದಂ ವಯಂ ಯೈಃ ಶಾರೀರಿಕಾಚಾರಿಣೋ ಮನ್ಯಾಮಹೇ ತಾನ್ ಪ್ರತಿ ಯಾಂ ಪ್ರಗಲ್ಬತಾಂ ಪ್ರಕಾಶಯಿತುಂ ನಿಶ್ಚಿನೋಮಿ ಸಾ ಪ್ರಗಲ್ಬತಾ ಸಮಾಗತೇನ ಮಯಾಚರಿತವ್ಯಾ ನ ಭವತು | 3 ಯತಃ ಶರೀರೇ ಚರನ್ನೋಽಪಿ ವಯಂ ಶಾರೀರಿಕಂ ಯುದ್ಧಂ ನ ಕುರ್ಮ್ಯಃ | 4 ಅಸ್ಮಾಕಂ ಯುದ್ಧಾಸ್ತ್ರಾಣಿ ಚ ನ ಶಾರೀರಿಕಾನಿ ಕಿನ್ತಿಸ್ತೀಶ್ವರೇಣ ದುರ್ಗಭಿಷ್ಣನಾಯ ಪ್ರಬಲಾನಿ ಭವನ್ತಿ, 5 ತೈಶ್ಚ ವಯಂ ವಿತರ್ಕಾನ್ ಈಶ್ವರೀಯತತ್ತ್ವಜ್ಞಾನಸ್ಯ ಪ್ರತಿಬದ್ಧಿಕಾಂ ಸರ್ವಾಂ ಚಿತ್ತಸಮನ್ವತಿಂಚಿ ನಿಪಾತಯಾಮಃ ಸರ್ವಸಜ್ಜಲ್ಪಚ್ಛ ಬದ್ಧಿನಂ ಕೃತ್ವಾ ಖ್ರೀಷ್ಟಸ್ಯಾಜ್ಞಾಗ್ರಾಹಿಣಂ ಕುರ್ಮ್ಯಃ, 6 ಯುಷ್ಮಾಕಮ್ ಅಜ್ಞಾಗ್ರಾಹಿತ್ಯೇ ಸಿದ್ಧೇ ಸತಿ ಸರ್ವಸ್ಯಾಜ್ಞಾಲಜ್ಞನಸ್ಯ ಪ್ರತೀಕಾರಂ ಕರ್ತುಮ್ ಉದ್ಯತಾ ಅಸ್ಯಹೇ ಚ | 7 ಯದ್ ದೃಷ್ಟಿಗೋಚರಂ ತದ್ ಯುಷ್ಮಾಭಿ ದ್ಯೃಶ್ಯತಾಂ | ಅಹಂ ಖ್ರೀಷ್ಟಸ್ಯ ಲೋಕ ಇತಿ ಸ್ವಮನಸಿ ಯೇನ ವಿಜ್ಞಾಯತೇ ಸ ಯಥಾ ಖ್ರೀಷ್ಟಸ್ಯ ಭವತಿ ವಯಮ್ ಅಪಿ ತಥಾ ಖ್ರೀಷ್ಟಸ್ಯ ಭವಾಮ ಇತಿ ಪುನರ್ವಿವಿಚ್ಯ ತೇನ ಬುದ್ಧತಾಂ | 8 ಯುಷ್ಮಾಕಂ ನಿಪಾತಾಯ ತನ್ನಹಿ ಕಿನ್ತು ನಿಷ್ಕಾಯೈ ಪ್ರಭುನಾ ದತ್ತಂ ಯದಸ್ಯಾಕಂ ಸಾಮರ್ಥ್ಯಂ ತೇನ ಯದ್ಭವಿ ಕಿಂಚಿತ್ ಅಧಿಕಂ ಶ್ಲಾಘೇ ತಥಾಪಿ ತಸ್ಮಾನ್ ತ್ರಪಿಷ್ಯೇ | 9 ಅಹಂ ಪತ್ನೈ ಯುಷ್ಮಾನ್ ತ್ರಾಸಯಾಮಿ ಯುಷ್ಮಾಭಿರೇತನ್ಯ ಮನ್ಯತಾಂ | 10 ತಸ್ಯ ಪತ್ರಾಣಿ ಗುರುತರಾಣಿ ಪ್ರಬಲಾನಿ ಚ ಭವನ್ತಿ ಕಿನ್ತು ತಸ್ಯ ಶಾರೀರಸಾಕ್ಷಾತ್ಕಾರೋ ದುರ್ಬಲ ಅಲಾಪಶ್ಚತುಚ್ಛನೀಯ ಇತಿ ಕೈಶ್ಚಿದ್ ಉಚ್ಯತೇ | 11 ಕಿನ್ತು ಪರೋಕ್ಷೇ ಪತ್ನೈ ಭಾರ್ಷವಮಾಣಾ ವಯಂ ಯಾದೃಶಾಃ ಪ್ರಕಾಶಾಮಹೇ ಪ್ರತ್ಯಕ್ಷೇ ಕರ್ಮ್ಯ ಕುರ್ವನ್ಮೋಽಪಿ ತಾದೃಶಾ ಏವ ಪ್ರಕಾಶಿಷ್ಯಾಮಹೇ ತತ್ ತಾದೃಶೇನ

ವಾಚಾಲೀನ ಜ್ಞಾಯತಾಂ | 12 ಸ್ವಪ್ರಶಂಸಕಾನಾಂ ಕೇಷಾಞ್ಞಿನ್ಯದ್ಧೇ ಸ್ವಾನ್ ಗಣಯಿತುಂ ತೈಃ ಸ್ವಾನ್ ಉಪಮಾತುಂ ವಾ ವಯಂ ಪ್ರಗಲ್ಬಾ ನ ಭವಾಮಃ, ಯತಸ್ತೇ ಸ್ವಪರಿಮಾಣೇನ ಸ್ವಾನ್ ಪರಿಮಿಮತೇ ಸ್ವೈಶ್ಚ ಸ್ವಾನ್ ಉಪಮಿಭತೇ ತಸ್ಮಾತ್ ನಿಬ್ಬೋಧಾ ಭವನ್ನಿ ಚ | 13 ವಯಮ್ ಅಪರಿಮಿತೇನ ನ ಶ್ಲಾಘಿಷ್ಯಾಮಹೇ ಕಿನ್ತ್ವಿಶ್ಚರೇಣ ಸ್ವರಜ್ಜ್ವಯುಷ್ಕದ್ವೇಶಗಾಮಿ ಯತ್ ಪರಿಮಾಣಮ್ ಅಸ್ಯದರ್ಥಂ ನಿರೂಪಿತಂ ತೇನೈವ ಶ್ಲಾಘಿಷ್ಯಾಮಹೇ | 14 ಯುಷ್ಮಾಕಂ ದೇಶೋಽಸ್ಮಾಭಿರಗನ್ನವ್ಯಸ್ಮಾದ್ ವಯಂ ಸ್ವಸೀಮಾಮ್ ಉಲ್ಲಭ್ಯಾಮಹೇ ತನ್ನಹಿ ಯತಃ ಖ್ರೀಷ್ಣಸ್ಯ ಸುಸಂವಾದೇನಾಪರೇಷಾಂ ಪ್ರಾಗ್ ವಯಮೇವ ಯುಷ್ಮಾನ್ ಪ್ರಾಪ್ತವನ್ತಃ | 15 ವಯಂ ಸ್ವಸೀಮಾಮ್ ಉಲ್ಲಭ್ಯಾ ಪರಕ್ಷೇತ್ರೇಣ ಶ್ಲಾಘಾಮಹೇ ತನ್ನಹಿ, ಕಿಚ್ಚ ಯುಷ್ಮಾಕಂ ವಿಶ್ವಾಸೇ ವ್ಯದ್ಧಿಂ ಗತೇ ಯುಷ್ಕದ್ವೇಶೇಽಸ್ಮಾಕಂ ಸೀಮಾ ಯುಷ್ಮಾಭಿದೀರ್ಘಃ ವಿಸ್ತಾರಯಿಷ್ಯತೇ, 16 ತೇನ ವಯಂ ಯುಷ್ಮಾಕಂ ಪಶ್ಚಿಮದಿಕ್ಶೇಷು ಸ್ಥಾನೇಷು ಸುಸಂವಾದಂ ಘೋಷಯಿಷ್ಯಾಮಃ, ಇತ್ಥಂ ಪರಸೀಮಾಯಾಂ ಪರೇಣ ಯತ್ ಪರಿಷ್ಕೃತಂ ತೇನ ನ ಶ್ಲಾಘಿಷ್ಯಾಮಹೇ | 17 ಯಃ ಕಶ್ಚಿತ್ ಶ್ಲಾಘಮಾನಃ ಸ್ಮಾತ್ ಶ್ಲಾಘತಾಂ ಪ್ರಭುನಾ ಸ ಹಿ | 18 ಸ್ವೇನ ಯಃ ಪ್ರಶಂಸ್ಯತೇ ಸ ಪರೀಕ್ಷಿತೋ ನಹಿ ಕಿನ್ತು ಪ್ರಭುನಾ ಯಃ ಪ್ರಶಂಸ್ಯತೇ ಸ ಏವ ಪರೀಕ್ಷಿತಃ |

11 ಯೂಯಂ ಮಮಾಜ್ಞಾನತಾಂ ಕ್ಷಣಂ ಯಾವತ್ ಸೋಢುಮ್ ಅಹಠ, ಅತಃ ಸಾ ಯುಷ್ಮಾಭಿಃ ಸಹೃತಾಂ | 2 ಈಶ್ವರೇ ಮಮಾಸಕ್ತತ್ವಾದ್ ಅಹಂ ಯುಷ್ಮಾನಧಿ ತವೇ ಯಸ್ಮಾತ್ ಸತೀಂ ಕನ್ಯಾಮಿವ ಯುಷ್ಮಾನ್ ಏಕಸ್ಮಿನ್ ವರೇಽರ್ಥಃ ಖ್ರೀಷ್ಣೇ ಸಮರ್ಪಯಿತುಮ್ ಅಹಂ ವಾಗ್ಧಾನಮ್ ಅಕಾರ್ಷಂ | 3 ಕಿನ್ತು ಸರ್ವೇಣ ಸ್ವೂಲತಯಾ ಯದ್ವದ್ ಹವಾ ವಚ್ಚಯಾಚ್ಛಕೇ ತದ್ವತ್ ಖ್ರೀಷ್ಣಂ ಪ್ರತಿ ಸತೀತ್ವಾದ್ ಯುಷ್ಮಾಕಂ ಭ್ರಂಶಃ ಸಮ್ಯವಿಷ್ಯತೀತಿ ಬಿಭೇಮಿ | 4 ಅಸ್ಮಾಭಿರನಾಖ್ಯಾಪಿತೋಽಪರಃ ಕಶ್ಚಿದ್ ಯೇಶು ಯದಿ ಕೇನಚಿದ್ ಅಗನ್ತುಕೇನಾಖ್ಯಾಪ್ಯತೇ ಯುಷ್ಮಾಭಿಃ ಪ್ರಾಗಲಬ್ಧ ಆತ್ಮಾ ವಾ ಯದಿ ಲಬ್ಧತೇ ಪ್ರಾಗ್ಗೃಹೀತಃ ಸುಸಂವಾದೋ ವಾ ಯದಿ ಗೃಹ್ಯತೇ ತರ್ಹಿ ಮನ್ಯೇ ಯೂಯಂ ಸಮ್ಯಕ್ ಸಹಿಷ್ಯದ್ಧೇ | 5 ಕಿನ್ತು ಮುಖ್ಯೇಭ್ಯಃ ಪ್ರೇರಿತೇಭ್ಯೋಽಹಂ ಕೇನಚಿತ್ ಪ್ರಕಾರೇಣ ನ್ಯೂನೋ ನಾಸ್ತೀತಿ ಬುದ್ಧೇ | 6 ಮಮ ವಾಕ್ಯಟುತಾಯಾ ನ್ಯೂನತೇ ಸತ್ಯಪಿ ಜ್ಞಾನಸ್ಯ ನ್ಯೂನತ್ವಂ ನಾಸ್ತಿ ಕಿನ್ತು ಸರ್ವವಿಷಯೇ ವಯಂ ಯುಷ್ಕದ್ಧೋಚರೇ ಪ್ರಕಾಶಾಮಹೇ | 7 ಯುಷ್ಮಾಕಮ್ ಉನ್ನತೈ ಮಯಾ ನಮ್ರತಾಂ ಸ್ವೀಕೃತ್ಯೇಶ್ವರಸ್ಯ ಸುಸಂವಾದೋ ವಿನಾ ವೇತನಂ ಯುಷ್ಮಾಕಂ ಮಧ್ಯೇ ಯದ್ ಅಘೋಷ್ಯತ ತೇನ ಮಯಾ ಕಿಂ ಪಾಪಮ್ ಅಕಾರಿ? 8 ಯುಷ್ಮಾಕಂ ಸೇವನಾಯಾಹಮ್ ಅನ್ಯಸಮಿತಿಭ್ಯೋ ಭೃತಿ ಗೃಹ್ಣನ್ ಧನಮಪಹೃತವಾನ್, 9 ಯದಾ ಚ ಯುಷ್ಕನ್ಯದ್ಧೇಽವರ್ತೇಃ ತದಾ ಮಮಾರ್ಥಭಾವೇ ಜಾತೇ ಯುಷ್ಮಾಕಂ ಕೋಽಪಿ ಮಯಾ ನ ಪೀಡಿತಃ; ಯತೋ ಮಮ ಸೋಽರ್ಥಭಾವೋ ಮಾಕಿದನಿಯಾದೇಶಾದ್ ಅಗತ್ಯೈ ಭ್ರಾತೃಭಿ ನ್ಯಾಯ್ಯತ, ಇತ್ಥಮಹಂ ಕ್ಯಾಪಿ ವಿಷಯೇ ಯಥಾ ಯುಷ್ಮಾಸು ಭಾರೋ ನ ಭವಾಮಿ ತಥಾ ಮಯಾತ್ಮರಕ್ಷಾ ಕೃತಾ ಕರ್ತವ್ಯಾ ಚ | 10 ಖ್ರೀಷ್ಣಸ್ಯ ಸತ್ಯತಾ ಯದಿ ಮಯಿ ತಿಷ್ಠತಿ ತರ್ಹಿ ಮಮೈಷಾ ಶ್ಲಾಘಾ ನಿಖಿಲಾಖಾಯಾದೇಶೇ ಕೇನಾಪಿ ನ ರೋತ್ಸ್ಯತೇ | 11 ಏತಸ್ಯ ಕಾರಣಂ ಕಿಂ? ಯುಷ್ಮಾಸು ಮಮ ಪ್ರೇಮ ನಾಸ್ತೀತತ್ ಕಿಂ ತತ್ಕಾರಣಂ? ತದ್ ಈಶ್ವರೋ ವೇತ್ತಿ | 12 ಯೇ ಛಿದ್ರಮನ್ನಿಷ್ಯನ್ನಿ ತೇ ಯತ್ ಕಿಮಪಿ ಛಿದ್ರಂ ನ ಲಭನ್ತೇ ತದರ್ಥಮೇವ ತತ್ ಕರ್ಮ ಮಯಾ ಕ್ರಿಯತೇ

ಕಾರಿಷ್ಯತೇ ಚ ತಸ್ಮಾತ್ ತೇ ಯೇನ ಶ್ಲಾಘನ್ತೇ ತೇನಾಸ್ತಾಕಂ ಸಮಾನಾ ಭವಿಷ್ಯನ್ನಿ | 13 ತಾದೃಶಾ ಭಾಕ್ತಪ್ರೇರಿತಾಃ ಪ್ರವಚ್ಛಕಾಃ ಕಾರವೋ ಭೂತ್ವಾ ಖ್ರೀಷ್ಣಸ್ಯ ಪ್ರೇರಿತಾನಾಂ ವೇಶಂ ಧಾರಯನ್ನಿ | 14 ತಚ್ಚಾಶ್ಚರ್ಯಂ ನಹಿ; ಯತಃ ಸ್ವಯಂ ಶಯತಾನಪಿ ತೇಜಸ್ವಿದೂತಸ್ಯ ವೇಶಂ ಧಾರಯತಿ, 15 ತತಸ್ಸ ಪರಿಚಾರಕಾ ಅಪಿ ಧರ್ಮಪರಿಚಾರಕಾಣಾಂ ವೇಶಂ ಧಾರಯನ್ನೀತ್ಯದ್ಭುತಂ ನಹಿ; ಕಿನ್ತು ತೇಷಾಂ ಕರ್ಮಾಣಿ ಯಾದೃಶಾನಿ ಫಲಾನಪಿ ತಾದೃಶಾನಿ ಭವಿಷ್ಯನ್ನಿ | 16 ಅಹಂ ಪುನ ವರ್ಧಾಮಿ ಕೋಽಪಿ ಮಾಂ ನಿಬ್ಬೋಧಂ ನ ಮನ್ಯತಾಂ ಕಿಚ್ಚ ಯದ್ಯಪಿ ನಿಬ್ಬೋಧೋ ಭವೇಯಂ ತಥಾಪಿ ಯೂಯಂ ನಿಬ್ಬೋಧಮಿವ ಮಾಮನುಗೃಹ್ಯ ಕ್ಷಣೈಕಂ ಯಾವತ್ ಮಮಾತ್ಮಶ್ಲಾಘಾಮ್ ಅನುಜಾನೀತ | 17 ಏತಸ್ಯಾ ಶ್ಲಾಘಾಯಾ ನಿಮಿತ್ತಂ ಮಯಾ ಯತ್ ಕಥಿತವ್ಯಂ ತತ್ ಪ್ರಭುನಾದಿಷ್ಟೇನೇವ ಕಥ್ಯತೇ ತನ್ನಹಿ ಕಿನ್ತು ನಿಬ್ಬೋಧೇನೇವ | 18 ಅಪರೇ ಬಹವಃ ಶಾರೀರಿಕಶ್ಲಾಘಾಂ ಕುರ್ವತೇ ತಸ್ಮಾದ್ ಅಹಮಪಿ ಶ್ಲಾಘಿಷ್ಯೇ | 19 ಬುದ್ಧಿಮನ್ಯೋ ಯೂಯಂ ಸುಖೇನ ನಿಬ್ಬೋಧಾನಾಮ್ ಆಚಾರಂ ಸಹದ್ಧೇ | 20 ಕೋಽಪಿ ಯದಿ ಯುಷ್ಮಾನ್ ದಾಸಾನ್ ಕರೋತಿ ಯದಿ ವಾ ಯುಷ್ಮಾಕಂ ಸರ್ವಸ್ವಂ ಗ್ರಸತಿ ಯದಿ ವಾ ಯುಷ್ಮಾನ್ ಹರಿತಿ ಯದಿ ವಾತ್ಯಾಭಿಮಾನೀ ಭವತಿ ಯದಿ ವಾ ಯುಷ್ಮಾಕಂ ಕಪೋಲಮ್ ಅಹನ್ನಿ ತರ್ಹಿ ತದಪಿ ಯೂಯಂ ಸಹದ್ಧೇ | 21 ದೌರ್ಬಲ್ಯಾದ್ ಯುಷ್ಮಾಭಿರವಮಾನಿತಾ ಇವ ವಯಂ ಭಾಷಾಮಹೇ, ಕಿನ್ತು ಪರಸ್ಯ ಕಸ್ಯಚಿದ್ ಯೇನ ಪ್ರಗಲ್ಬತಾ ಜಾಯತೇ ತೇನ ಮಮಾಪಿ ಪ್ರಗಲ್ಬತಾ ಜಾಯತ ಇತಿ ನಿಬ್ಬೋಧೇನೇವ ಮಯಾ ವಕ್ಯವ್ಯಂ | 22 ತೇ ಕಿಮ್ ಇಭಿಲೋಕಾಃ? ಅಹಮಪೀಬ್ರೀ | ತೇ ಕಿಮ್ ಇಸ್ರಾಯೇಲೀಯಾಃ? ಅಹಮಪೀಸ್ರಾಯೇಲೀಯಃ | ತೇ ಕಿಮ್ ಇಬ್ರಾಹೀಮೋ ವಂಶಾಃ? ಅಹಮಪೀಬ್ರಾಹೀಮೋ ವಂಶಃ | 23 ತೇ ಕಿಂ ಖ್ರೀಷ್ಣಸ್ಯ ಪರಿಚಾರಕಾಃ? ಅಹಂ ತೇಭ್ಯೋಽಪಿ ತಸ್ಯ ಮಹಾಪರಿಚಾರಕಃ; ಕಿನ್ತು ನಿಬ್ಬೋಧ ಇವ ಭಾಷೇ, ತೇಭ್ಯೋಽಪ್ಯಹಂ ಬಹುಪರಿಶ್ರಮೇ ಬಹುಪ್ರಹಾರೇ ಬಹುವಾರಂ ಕಾರಾಯಾಂ ಬಹುವಾರಂ ಪ್ರಾಣನಾಶಸಂಶಯೇ ಚ ಪತಿತವಾನ್ | 24 ಯಿಹೂದೀಯೈರಹಂ ಪಚ್ಚಕೃತ್ವ ಲೂನಚತ್ಕಾರಿಂಶ್ಚಹಾರೈರಾಹತಸ್ಯವೇತ್ರಾಘಾತಮ್ ಏಕಕೃತ್ವಃ ಪ್ರಸ್ತರಾಘಾತಚ್ಚ ಪ್ರಪ್ತವಾನ್ | 25 ವಾರತ್ರಯಂ ಪೋತಭಿಷ್ಣನೇನ ಕ್ಷಿಷ್ಟೋಽಹಮ್ ಅಗಾಧಸಲಿಲೇ ದಿನಮೇಕಂ ರಾತ್ರಿಮೇಕಾಚ್ಚ ಯಾಪಿತವಾನ್ | 26 ಬಹುವಾರಂ ಯಾತ್ರಾಭಿ ನರ್ದೀನಾಂ ಸಜ್ಯಟೈ ದರಸ್ಯೂನಾಂ ಸಜ್ಯಟೈಃ ಸ್ವಜಾತೀಯಾನಾಂ ಸಜ್ಯಟೈ ಭಿನ್ನಜಾತೀಯಾನಾಂ ಸಜ್ಯಟೈ ನರಗರಸ್ಯ ಸಜ್ಯಟೈ ಮರಭೂಮೇಃ ಸಜ್ಯಟೈ ಸಾಗರಸ್ಯ ಸಜ್ಯಟೈ ಭಾರ್ಗವಾತ್ಮಣಾಂ ಸಜ್ಯಟೈಶ್ಚ 27 ಪರಿಶ್ರಮಕ್ಲೇಶಾಭ್ಯಾಂ ವಾರಂ ವಾರಂ ಜಾಗರಣೇನ ಕ್ಷುಧಾತ್ಮಷ್ಟಾಭ್ಯಾಂ ಬಹುವಾರಂ ನಿರಾಹಾರೇಣ ಶೀತನಗೃತಾಭ್ಯಾಞ್ಞಾಹಂ ಕಾಲಂ ಯಾಪಿತವಾನ್ | 28 ತಾದೃಶಂ ನೈಮಿತ್ತಿಕಂ ದುಃಖಂ ವಿನಾಹಂ ಪ್ರತಿದಿನಮ್ ಆಕುಲೋ ಭವಾಮಿ ಸರ್ವಾಸಾಂ ಸಮಿತೀನಾಂ ಚಿನ್ತಾ ಚ ಮಯಿ ವರ್ತತೇ | 29 ಯೇನಾಹಂ ನ ದುರ್ಬಲೀಭವಾಮಿ ತಾದೃಶಂ ದೌರ್ಬಲ್ಯಂ ಕಃ ಪಾಪೋತಿ? 30 ಯದಿ ಮಯಾ ಶ್ಲಾಘಿತವ್ಯಂ ತರ್ಹಿ ಸ್ವದುರ್ಬಲತಾಮದಿ ಶ್ಲಾಘಿಷ್ಯೇ | 31 ಮಯಾ ಮೃಷಾವಾಕ್ಯಂ ನ ಕಥ್ಯತ ಇತಿ ನಿತ್ಯಂ ಪ್ರಶಂಸನೀಯೋಽಸ್ಮಾಕಂ ಪ್ರಭೋ ಯೇಶು ಖ್ರೀಷ್ಣಸ್ಯ ತಾತ್ ಈಶ್ವರೋ ಜಾನಾತಿ | (ai0n g165) 32

ದಮ್ಮೇಷಕನಗರೇರಿತಾರಾಜಸ್ಯ ಕಾರ್ಯಾದ್ಯಕ್ಷೋ ಮಂ ಧರ್ತುಮ್ ಇಚ್ಛನ್ ಯದಾ ಸೈನ್ಯೈಸ್ತದ್ ದಮ್ಮೇಷಕನಗರಮ್ ಅರಕ್ಷಯತ್ 33 ತದಾಹಂ ಲೋಕೈಃ ಪಿಟಕಮಧ್ಯೇ ಪ್ರಾಚೀರಗವಾಕ್ಷೇಣಾವರೋಹಿತಸ್ತಸ್ಯ ಕರಾತ್ ತ್ರಾಣಂ ಪ್ರಾಪಂ |

12 ಅತ್ಮಶ್ಲಾಘಾ ಮಮಾನುಪಯುಕ್ತಾ ಕಿನ್ವಹಂ ಪ್ರಭೋ ದರ್ಶನಾದೇಶಾನಾಮ್ ಅಜ್ಞಾನಂ ಕಥಯತುಂ ಪ್ರವರ್ತೇ | 2 ಇತಶ್ಚತುರ್ದಶವತ್ಸರೇಭ್ಯಃ ಪೂರ್ವಂ ಮಯಾ ಪರಿಚಿತ ಏಕೋ ಜನಸ್ತತೀಯಂ ಸ್ವರ್ಗಮನೀಯತ, ಸ ಸಶರೀರೇಣ ನಿಶರೀರೇಣ ವಾ ತತ್ ಸ್ನಾನಮನೀಯತ ತದಹಂ ನ ಜಾನಾಮಿ ಕಿನ್ವೀಶ್ವರೋ ಜಾನಾತಿ | 3 ಸ ಮಾನವಃ ಸ್ವರ್ಗಂ ನೀತಃ ಸನ್ ಅಕಥ್ಯಾನಿ ಮರ್ತ್ಯವಾಗತೀತಾನಿ ಚ ವಾಕ್ಯಾನಿ ಶ್ರುತವಾನ್ | 4 ಕಿನ್ವು ತದಾನೀಂ ಸ ಸಶರೀರೋ ನಿಶರೀರೋ ವಾಸೀತ್ ತನ್ಮಯಾ ನ ಜ್ಞಾಯತೇ ತದ್ ಈಶ್ವರೇಣೈವ ಜ್ಞಾಯತೇ | 5 ತಮದ್ಯಹಂ ಶ್ಲಾಘಿಷ್ಯೇ ಮಾಮಧಿ ನಾನ್ಯೇನ ಕೇನಚಿದ್ ವಿಷಯೇಣ ಶ್ಲಾಘಿಷ್ಯೇ ಕೇವಲಂ ಸ್ವದ್ಬಾಲ್ಯೇನ ಶ್ಲಾಘಿಷ್ಯೇ | 6 ಯದ್ಯಹಮ್ ಅತ್ಮಶ್ಲಾಘಾಂ ಕರ್ತುಮ್ ಇಚ್ಛೇಯಂ ತಥಾಪಿ ನಿಬ್ರೂಢಧ ಇವ ನ ಭವಿಷ್ಯಾಮಿ ಯತಃ ಸತ್ಯಮೇವ ಕಥಯಿಷ್ಯಾಮಿ, ಕಿನ್ವು ಲೋಕಾ ಮಂ ಯಾದೃಶಂ ಪಶ್ಯನ್ನಿ ಮಮ ವಾಕ್ಯಂ ಶ್ರುತ್ವಾ ವಾ ಯಾದೃಶಂ ಮಾಂ ಮನ್ಯತೇ ತಸ್ಮಾತ್ ಶ್ರೇಷ್ಠಂ ಮಾಂ ಯನ್ನ ಗಣಯನ್ನಿ ತದರ್ಥಮಹಂ ತತೋ ವಿರಂಸ್ಯಾಮಿ | 7 ಅಪರಮ್ ಉತ್ಕೃಷ್ಟದರ್ಶನಪ್ರಾಪ್ತೀತೋ ಯದಹಮ್ ಅತ್ಮಾಭಿಮಾನೀ ನ ಭವಾಮಿ ತದರ್ಥಂ ಶರೀರವೇಧಕಮ್ ಏಕಂ ಶೂಲಂ ಮಹ್ಯಮ್ ಅದಾಯಿ ತತ್ ಮದೀಯಾತ್ಮಾಭಿಮಾನಿನಿವಾರಣಾರ್ಥಂ ಮಮ ತಾಡಯಿತಾ ಶಯತಾನೋ ದೂತಃ | 8 ಮತ್ತಸ್ತಸ್ಯ ಪ್ರಸ್ಥಾನಂ ಯಾಚಿತುಮಹಂ ತ್ರಿಸಮಧಿ ಪ್ರಭುಮುದ್ವಿಶ್ಯ ಪ್ರಾರ್ಥನಾಂ ಕೃತವಾನ್ | 9 ತತಃ ಸ ಮಾಮುಕ್ತವಾನ್ ಮಮಾನುಗ್ರಹಸ್ತವ ವರ್ಷಸಾಧಕಃ, ಯತೋ ದೌರ್ಬಲ್ಯಾತ್ ಮಮ ಶಕ್ತಿಃ ಪೂರ್ಣತಾಂ ಗಚ್ಛೇತಿ | ಅತಃ ಖ್ರೀಷ್ಣಸ್ಯ ಶಕ್ತಿ ಯನ್ಮಾಮ್ ಅಶ್ರಯತಿ ತದರ್ಥಂ ಸ್ವದ್ಬಾಲ್ಯೇನ ಮಮ ಶ್ಲಾಘನಂ ಸುಖದಂ | 10 ತಸ್ಮಾತ್ ಖ್ರೀಷ್ಣಹೇತೋ ದೌರ್ಬಲ್ಯನಿನ್ದಾದ್ರಿದ್ರತಾವಿಪಕ್ಷತಾಕಷ್ಟಾದಿಷು ಸನ್ಯುಷ್ಯಾಮ್ಯಹಂ | ಯದಾಹಂ ದುರ್ಬಲೋಽಸ್ಮಿ ತದೈವ ಸಬಲೋ ಭವಾಮಿ | 11 ಏತೇನಾತ್ಮಶ್ಲಾಘನೇನಾಹಂ ನಿಬ್ರೂಢಧ ಇವಾಭವಂ ಕಿನ್ವು ಯೂಯಂ ತಸ್ಯ ಕಾರಣಂ ಯತೋ ಮಮ ಪ್ರಶಂಸಾ ಯುಷ್ಮಾಭಿರೇವ ಕರ್ತವ್ಯಾಸೀತ್ | ಯದ್ಯಮ್ಯಮ್ ಅಗಣ್ಯೋ ಭವೇಯಂ ತಥಾಪಿ ಮುಖ್ಯತಮೇಭ್ಯಃ ಪ್ರೇರಿತೇಭ್ಯಃ ಕೇನಾಪಿ ಪ್ರಕಾರೇಣ ನಾಹಂ ನ್ಯೂನೋಽಸ್ಮಿ | 12 ಸರ್ವಧಾದ್ಯುತ್ಕೃತಿಯಾಶಕ್ತಿಲಕ್ಷಣೈಃ ಪ್ರೇರಿತಸ್ಯ ಚಿಹ್ನಾನಿ ಯುಷ್ಮಾಕಂ ಮಧ್ಯೇ ಸದೈಯ್ಯಂ ಮಯಾ ಪ್ರಕಾಶಿತಾನಿ | 13 ಮಮ ಪಾಲನಾರ್ಥಂ ಯೂಯಂ ಮಯಾ ಭಾರಾಕ್ರಾನ್ತಾ ನಾಭವತ್ಯೇತದ್ ಏಕಂ ನ್ಯೂನತ್ವಂ ವಿನಾಪರಾಭ್ಯಃ ಸಮಿತಿಭ್ಯೋ ಯುಷ್ಮಾಕಂ ಕಿಂ ನ್ಯೂನತ್ವಂ ಜಾತಂ? ಅನೇನ ಮಮ ದೋಷಂ ಕ್ಷಮದ್ಧಂ | 14 ಪಶ್ಯತ ತ್ಮತೀಯವಾರಂ ಯುಷ್ಮತ್ಪೀಪಂ ಗನ್ತುಮುದ್ಯತೋಽಸ್ಮಿ ತತ್ರಾಪ್ಯಹಂ ಯುಷ್ಮಾನ್ ಭಾರಾಕ್ರಾನ್ತಾನ್ ನ ಕರಿಷ್ಯಾಮಿ | ಯುಷ್ಮಾಕಂ ಸಮ್ಪತ್ತಿಮಹಂ ನ ಮೃಗಯೇ ಕಿನ್ವು ಯುಷ್ಮಾನೇವ, ಯತಃ ಪಿತೃೋಃ ಕೃತೇ ಸನ್ತಾನಾನಾಂ ಧನಸಂಪತ್ತಿಯೋಽನುಪಯುಕ್ತಃ ಕಿನ್ವು ಸನ್ತಾನಾನಾಂ ಕೃತೇ ಪಿತೃೋ ಧನಸಂಪತ್ತಿಯ ಉಪಯುಕ್ತಃ | 15 ಅಪರಜ್ಞ ಯುಷ್ಮಾಸು ಬಹು

ಪ್ರೀಯಮಾಹೋಽಪ್ಯಹಂ ಯದಿ ಯುಷ್ಮತ್ಪೋಲ್ವಂ ಪ್ರಮ ಲಭೇ ತಥಾಪಿ ಯುಷ್ಮಾಕಂ ಪ್ರಾಣರಕ್ಷಾರ್ಥಂ ಸಾನಂದಂ ಬಹು ವ್ಯಯಂ ಸರ್ವವ್ಯಯಜ್ಞ ಕರಿಷ್ಯಾಮಿ | 16 ಯೂಯಂ ಮಯಾ ಕಿಚ್ಛಿದಪಿ ನ ಭಾರಾಕ್ರಾನ್ತಾ ಇತಿ ಸತ್ಯಂ, ಕಿನ್ವಹಂ ಧೂರ್ತಃ ಸನ್ ಛಲೇನ ಯುಷ್ಮಾನ್ ವಚ್ಛೇತವಾನ್ ಏತತ್ ಕಿಂ ಕೇನಚಿದ್ ವಕ್ತವ್ಯಂ? 17 ಯುಷ್ಮತ್ಪೀಪಂ ಮಯಾ ಯೇ ಲೋಕಾಃ ಪ್ರಹಿತಾಸ್ತೇಷಾಮೇಕೇನ ಕಿಂ ಮಮ ಕೋಽಪ್ಯಥಲಾಭೋ ಜಾತಃ? 18 ಅಹಂ ತೀತಂ ವಿನೀಯ ತೇನ ಸಾರ್ಧಂ ಭ್ರಾತರಮೇಕಂ ಪ್ರೇಷಿತವಾನ್ ಯುಷ್ಮತ್ಪೀತೇನ ಕಿಮ್ ಅರ್ಥೋ ಲಭ್ಯಃ? ಏಕಸ್ಮಿನ್ ಭಾವ ಏಕಸ್ಯ ಪದಚಿಹ್ನೇಷು ಚಾವಾಂ ಕಿಂ ನ ಚರಿತವನ್? 19 ಯುಷ್ಮಾಕಂ ಸಮೀಪೇ ವಯಂ ಪುನ ದೋಷಕ್ಷಲಾಲನಕಥಾಂ ಕಥಯಾಮ ಇತಿ ಕಿಂ ಬುದ್ಧ್ಯೇ? ಹೇ ಪ್ರಿಯತಮಾಃ, ಯುಷ್ಮಾಕಂ ನಿಷ್ಕಾರ್ಥಂ ವಯಮೀಶ್ವರಸ್ಯ ಸಮಕ್ಷಂ ಖ್ರೀಷ್ಣೇನ ಸರ್ವಾಕ್ಷೇತಾನಿ ಕಥಯಾಮಃ | 20 ಅಹಂ ಯದಾಗಮಿಷ್ಯಾಮಿ, ತದಾ ಯುಷ್ಮಾನ್ ಯಾದೃಶಾನ್ ದ್ರಷ್ಟುಂ ನೇಚ್ಛಾಮಿ ತಾದೃಶಾನ್ ದ್ರಕ್ಷ್ಯಾಮಿ, ಯೂಯಮಪಿ ಮಾಂ ಯಾದೃಶಂ ದ್ರಷ್ಟುಂ ನೇಚ್ಛಥ ತಾದೃಶಂ ದ್ರಕ್ಷ್ಯಥ, ಯುಷ್ಮನ್ನದ್ಯೇ ವಿವಾದ ಈರ್ಷ್ಯಾ ಕೋಧೋ ವಿಪಕ್ಷತಾ ಪರಾವಾದಃ ಕರ್ಣೇಜವನಂ ದರ್ಶಃ ಕಲಹಶ್ಚೈತೇ ಭವಿಷ್ಯನ್ನಿ; 21 ತೇನಾಹಂ ಯುಷ್ಮತ್ಪೀಪಂ ಪುನರಾಗತ್ಯ ಮದೀಯೇಶ್ವರೇಣ ನಮಯಿಷ್ಯೇ, ಪೂರ್ವಂ ಕೃತಪಾಪಾನ್ ಲೋಕಾನ್ ಸ್ವೀಯಾಶುಚಿತಾವೇಶ್ಯಾಗಮನಲಮ್ಪಟತಾಚರಣಾದ್ ಅನುತಾಪಮ್ ಅಕೃತವನ್ನೋ ದೃಷ್ಟ್ವಾ ಚ ತಾನಧಿ ಮಮ ಶೋಕೋ ಜನಿಷ್ಠತ ಇತಿ ಬಿಭೇಮಿ |

13 ಏತತ್ಪ್ರತೀಯವಾರಮ್ ಅಹಂ ಯುಷ್ಮತ್ಪೀಪಂ ಗಚ್ಛಾಮಿ ತೇನ ಸರ್ವಾ ಕಥಾ ದ್ವಯೋಸ್ತಯಾಣಾಂ ವಾ ಸಾಕ್ಷಿಣಾಂ ಮುಖೇನ ನಿಶ್ಚೇಷ್ಯತೇ | 2 ಪೂರ್ವಂ ಯೇ ಕೃತಪಾಪಾಸ್ತೇಭ್ಯೋಽನ್ಯೇಭ್ಯಶ್ಚ ಸರ್ವೇಭ್ಯೋ ಮಯಾ ಪೂರ್ವಂ ಕಥಿತಂ, ಪುನರಪಿ ವಿದ್ಯಮಾನೇನೇವೇದಾನೀಮ್ ಅವಿದ್ಯಮಾನೇನ ಮಯಾ ಕಥತೇ, ಯದಾ ಪುನರಾಗಮಿಷ್ಯಾಮಿ ತದಾಹಂ ನ ಕ್ಷಮಿಷ್ಯೇ | 3 ಖ್ರೀಷ್ಣೋ ಮಯಾ ಕಥಾಂ ಕಥಯತ್ಯೇತಸ್ಯ ಪ್ರಮಾಣಂ ಯೂಯಂ ಮೃಗಯದ್ಧೇ, ಸ ತು ಯುಷ್ಮಾನ್ ಪ್ರತಿ ದುರ್ಬಲೋ ನಹಿ ಕಿನ್ವು ಸಬಲ ಏವ | 4 ಯದ್ಯಪಿ ಸ ದುರ್ಬಲತಯಾ ಕೃಶ ಅರೋಪ್ಯತ ತಥಾಪೀಶ್ವರೀಯಶಕ್ತಯಾ ಜೀವತಿ; ವಯಮಪಿ ತಸ್ಮಿನ್ ದುರ್ಬಲಾ ಭವಾಮಃ, ತಥಾಪಿ ಯುಷ್ಮಾನ್ ಪ್ರತಿ ಪ್ರಕಾಶಿತಯೇಶ್ವರೀಯಶಕ್ತಾ ತೇನ ಸಹ ಜೀವಿಷ್ಯಾಮಃ | 5 ಅತೋ ಯೂಯಂ ವಿಶ್ವಾಸಯುಕ್ತಾ ಅದ್ಧೇ ನ ವೇತಿ ಜ್ಞಾತುಮಾತ್ಮಪರೀಕ್ಷಾಂ ಕುರುದ್ಧಂ ಸ್ನಾನೇವಾನುಸನ್ನತ್ | ಯೇಶುಃ ಖ್ರೀಷ್ಣೋ ಯುಷ್ಮನ್ನದ್ಯೇ ವಿದ್ಯತೇ ಸ್ನಾನಧಿ ತತ್ ಕಿಂ ನ ಪ್ರತಿಜಾನೀಧ? ತಸ್ಮಿನ್ ಅವಿದ್ಯಮಾನೇ ಯೂಯಂ ನಿಷ್ಪ್ರಮಾಣಾ ಭವಥ | 6 ಕಿನ್ವು ವಯಂ ನಿಷ್ಪ್ರಮಾಣಾ ನ ಭವಾಮ ಇತಿ ಯುಷ್ಮಾಭಿ ಭೋತ್ಸುತೇ ತತ್ರ ಮಮ ಪ್ರತ್ಯಾಶಾ ಜಾಯತೇ | 7 ಯೂಯಂ ಕಿಮಪಿ ಕುತ್ಸಿತಂ ಕರ್ಮ ಯನ್ನ ಕುರುಧ ತದಹಮ್ ಈಶ್ವರಮುದ್ವಿಶ್ಯ ಪ್ರಾರ್ಥಯೇ | ವಯಂ ಯತ್ ಪ್ರಾಮಾಣಿಕಾ ಇವ ಪ್ರಕಾಶಾಮಹೇ ತದರ್ಥಂ ತತ್ ಪ್ರಾರ್ಥಯಾಮಹ ಇತಿ ನಹಿ, ಕಿನ್ವು ಯೂಯಂ ಯತ್ ಸದಾಚಾರಂ ಕುರುಧ ವಯಜ್ಞ ನಿಷ್ಪ್ರಮಾಣಾ ಇವ ಭವಾಮಸ್ತದರ್ಥಂ | 8 ಯತಃ ಸತ್ಯತಾಯಾ ವಿಪಕ್ಷತಾಂ ಕರ್ತುಂ ವಯಂ ನ ಸಮರ್ಥಾಃ ಕಿನ್ವು ಸತ್ಯತಾಯಾಃ ಸಾಹಾಯ್ಯಂ

ಕರ್ತೃಮೇವ | 9 ವಯಂ ಯದಾ ದುರ್ಬಲಾ ಭವಾಮಸ್ತದಾ ಯುಷ್ಮಾನ್
ಸಬಲಾನ್ ದೃಷ್ಟ್ವಾನನ್ದಾಮೋ ಯುಷ್ಮಾಕಂ ಸಿದ್ಧತ್ವಂ ಪ್ರಾರ್ಥಯಾಮಹೇ
ಚ | 10 ಅತೋ ಹೇತೋಃ ಪ್ರಭು ಯುಷ್ಮಾಕಂ ವಿನಾಶಾಯ ನಹಿ
ಕಿನ್ತು ನಿಷ್ಕಾಯೈ ಯತ್ ಸಾಮರ್ಥ್ಯಮ್ ಅಸ್ಮಭ್ಯಂ ದತ್ತವಾನ್ ತೇನ ಯದ್
ಉಪಸ್ಥಿತಿಕಾಲೇ ಕಾರಿನ್ಯಂ ಮಯಾಚರಿತವ್ಯಂ ನ ಭವೇತ್ ತದರ್ಥಮ್
ಅನುಪಸ್ಥಿತೇನ ಮಯಾ ಸರ್ವಾಣ್ಯೇತಾನಿ ಲಿಖ್ಯಂತೇ | 11 ಹೇ ಭ್ರಾತರಃ, ಶೇಷೇ
ವದಾಮಿ ಯೂಯಮ್ ಆನನ್ದತ ಸಿದ್ಧಾ ಭವತ ಪರಸ್ಪರಂ ಪ್ರಬೋಧಯತ,
ಏಕಮನಸೋ ಭವತ ಪ್ರಣಯಭಾವಮ್ ಆಚರತ | ಪ್ರೇಮಶಾನ್ದೋರಾಕರ
ಈಶ್ವರೋ ಯುಷ್ಮಾಕಂ ಸಹಾಯೋ ಭೂಯಾತ್ | 12 ಯೂಯಂ
ಪವಿತ್ರಚುಮ್ಮನೇನ ಪರಸ್ಪರಂ ನಮಸ್ಕರುಧ್ವಂ | 13 ಪವಿತ್ರಲೋಕಾಃ
ಸರ್ವೇ ಯುಷ್ಮಾನ್ ನಮನ್ತಿ | 14 ಪ್ರಭೋ ಯೀಶುಖ್ರೀಷ್ಟಸ್ಯಾನುಗ್ರಹ
ಈಶ್ವರಸ್ಯ ಪ್ರೇಮ ಪವಿತ್ರಸ್ಯಾತ್ಮನೋ ಭಾಗಿತ್ವಜ್ಞ ಸರ್ವಾನ್ ಯುಷ್ಮಾನ್ ಪ್ರತಿ
ಭೂಯಾತ್ | ತಥಾಸ್ತು |

ಗಾಲಾತಿನಃ

1 ಮನುಷ್ಯೇಭ್ಯೋ ನಹಿ ಮನುಷ್ಯೈರಪಿ ನಹಿ ಕಿನ್ನು ಯೇಶುಖ್ರಿಷ್ಟೇನ ಮ್ತುತಗಣಮಧ್ಯಾತ್ ತಸ್ತೋತ್ಥಾಪಯಿತ್ವಾ ಪಿತ್ರೇಶ್ವರೇಣ ಚ ಪೇರಿತೋ ಯೋಽಹಂ ಪೌಲಃ ಸೋಽಹಂ **2** ಮತ್ತಹವತ್ರಿನೋ ಭ್ರಾತರಶ್ಚ ವಯಂ ಗಾಲಾತೀಯದೇಶಸ್ಥಾಃ ಸಮಿತೀಃ ಪ್ರತಿ ಪತ್ರಂ ಲಿಖಾಮಃ | **3** ಪಿತ್ರೇಶ್ವರೇಣಾಸ್ತಾಂಕ ಪ್ರಭುನಾ ಯೇಶುನಾ ಖ್ರಿಷ್ಟೇನ ಚ ಯುಷ್ಮಭ್ಯಮ್ ಅನುಗ್ರಹಃ ಶಾಸ್ತಿಶ್ಚ ದೀಯತಾಂ | **4** ಅಸ್ಮಾಕಂ ತಾತೇಶ್ವರೇಸ್ತೇಚ್ಚಾನುಸಾರೇಣ ವರ್ತಮಾನಾತ್ ಕುತ್ರಿತಸಂಸಾರಾದ್ ಅಸ್ಮಾನ್ ನಿಸ್ಕಾರಯಿತುಂ ಯೋ (aiōn g165) **5** ಯೀಶುರಸ್ಮಾಕಂ ಪಾಪಹೇತೋರಾತ್ಮೋತ್ಸರ್ಗಂ ಕೃತವಾನ್ ಸ ಸರ್ವದಾ ಧನ್ಯೋ ಭೂಯಾತ್ | ತಥಾಸ್ತು | (aiōn g165) **6** ಖ್ರಿಷ್ಟಸ್ಯಾನುಗ್ರಹೇಣ ಯೋ ಯುಷ್ಮಾನ್ ಅಹೂತವಾನ್ ತಸ್ಮಾನ್ನಿವೃತ್ತ ಯೂಯಮ್ ಅತಿತೂರ್ಣಮ್ ಅನ್ಯಂ ಸುಸಂವಾದಮ್ ಅನ್ಯವರ್ತತ ತತ್ರಾಹಂ ವಿಸ್ತಯಂ ಮನ್ಯೇ | **7** ಸೋಽನ್ಯಸುಸಂವಾದಃ ಸುಸಂವಾದೋ ನಹಿ ಕಿನ್ನು ಕೇಚಿತ್ ಮಾನವಾ ಯುಷ್ಮಾನ್ ಚಳ್ವಿಶೇಕವ್ಯಸ್ತಿ ಖ್ರಿಷ್ಟೀಯಸುಸಂವಾದಸ್ಯ ವಿಪರ್ಯಯಂ ಕರ್ತುಂ ಚೇಷ್ಟನ್ತೇ ಚ | **8** ಯುಷ್ಮಾಕಂ ಸನ್ನಿಧೌ ಯಃ ಸುಸಂವಾದೋಽಸ್ಯಾಭಿ ಘೋರೇಷಿತಸ್ತಸ್ಮಾದ್ ಅನ್ಯಃ ಸುಸಂವಾದೋಽಸ್ಮಾಕಂ ಸ್ವರ್ಗೀಯದೂತಾನಾಂ ವಾ ಮಧ್ಯೇ ಕೇನಚಿದ್ ಯದಿ ಘೋಷ್ಯತೇ ತರ್ಹಿ ಸ ಶಪ್ತೋ ಭವತು | **9** ಪೂರ್ವಂ ಯದ್ವದ್ ಅಕಥಯಾಮ, ಇದಾನೀಮಹಂ ಪುನಸ್ತದ್ವತ್ ಕಥಯಾಮಿ ಯೂಯಂ ಯಂ ಸುಸಂವಾದಂ ಗೃಹೀತವನ್ನಸ್ತಸ್ಮಾದ್ ಅನ್ಯೋ ಯೇನ ಕೇನಚಿದ್ ಯುಷ್ಮತ್ಸನ್ನಿಧೌ ಘೋಷ್ಯತೇ ಸ ಶಪ್ತೋ ಭವತು | **10** ಸಾಮೃತಂ ಕಮಹಮ್ ಅನುನಯಾಮಿ? ಈಶ್ವರಂ ಕಿಂವಾ ಮಾನವಾನ್? ಅಹಂ ಕಿಂ ಮಾನುಷೇಭ್ಯೋ ರೋಚಿತುಂ ಯತೇ? ಯದ್ಯಹಮ್ ಇದಾನೀಮಪಿ ಮಾನುಷೇಭ್ಯೋ ರುರುಚಿಷೇಯ ತರ್ಹಿ ಖ್ರಿಷ್ಟಸ್ಯ ಪರಿಚಾರಕೋ ನ ಭವಾಮಿ | **11** ಹೇ ಭ್ರಾತರಃ, ಮಯಾ ಯಃ ಸುಸಂವಾದೋ ಘೋಷಿತಃ ಸ ಮಾನುಷಾನ್ಯ ಲಬ್ಧಸ್ತದಹಂ ಯುಷ್ಮಾನ್ ಜ್ಞಾಪಯಾಮಿ | **12** ಅಹಂ ಕಸ್ಮಾಚ್ಚಿತ್ ಮನುಷ್ಯಾತ್ ತಂ ನ ಗೃಹೀತವಾನ್ ನ ವಾ ಶಿಕ್ಷಿತವಾನ್ ಕೇವಲಂ ಯೀಶೋಃ ಖ್ರಿಷ್ಟಸ್ಯ ಪ್ರಕಾಶನಾದೇವ | **13** ಪುರಾ ಯಿಹೂದಿಮತಾಚಾರೀ ಯದಾಹಮ್ ಆಸಂ ತದಾ ಯಾದೃಶಮ್ ಆಚರಣಮ್ ಅಕರವಮ್ ಈಶ್ವರಸ್ಯ ಸಮಿತಿಂ ಪ್ರತ್ಯತೀವೋಪದ್ರವಂ ಕುರ್ವನ್ ಯಾದ್ಯಕ್ ತಾಂ ವ್ಯನಾಶಯಂ ತದವಶ್ಯಂ ಶ್ರುತಂ ಯುಷ್ಮಾಭಿಃ | **14** ಅಪರಳ್ವ ಪೂರ್ವಪುರುಷಪರಮ್ಪುರಾಗತೇಷು ವಾಕ್ಯೇಷ್ವನ್ಯಾಪೇಕ್ಷಾತೀವಾಸಕ್ತಃ ಸನ್ ಅಹಂ ಯಿಹೂದಿಧರ್ಮತೇ ಮಮ ಸಮವಯಸ್ತಾನ್ ಬಹೂನ್ ಸ್ವಜಾತೀಯಾನ್ ಅತ್ಯಶ್ರಯಿ | **15** ಕಿಳ್ವ ಯಃ ಈಶ್ವರೋ ಮಾತೃಗರ್ಭಸ್ಥಂ ಮಾಂ ಪ್ರಥಕ್ ಕೃತ್ವಾ ಸ್ತ್ರೀಯಾನುಗ್ರಹೇಣಾಹೂತವಾನ್ **16** ಸ ಯದಾ ಮಯಿ ಸ್ವಪತ್ರಂ ಪ್ರಕಾಶಿತುಂ ಭಿನ್ನದೇಶೀಯಾನಾಂ ಸಮೀಪೇ ಭಯಾ ತಂ ಘೋಷಯಿತುಚ್ಚಾಭ್ಯಲಪ್ಷತ್ ತದಾಹಂ ಕ್ರವ್ಯಶೋಣಿತಾಭ್ಯಾಂ ಸಹ ನ ಮನ್ತ್ರಯಿತ್ವಾ **17** ಪೂರ್ವನಿಯುಕ್ತಾನಾಂ ಪ್ರೇರಿತಾನಾಂ ಸಮೀಪಂ ಯಿರೂಶಾಲಮಂ ನ ಗತ್ತಾರವದೇಶಂ ಗತವಾನ್ ಪಶ್ಚಾತ್ ತತ್ಸಾನಾದ್ ದಮ್ಬೀಷಕನಗರಂ ಪರಾವೃತ್ಯಾಗತವಾನ್ | **18** ತತಃ ಪರಂ ವರ್ಷತ್ರಯೇ ವ್ಯತೀತೇಽಹಂ ಪಿತರಂ ಸಮಾಪ್ನಿತುಂ ಯಿರೂಶಾಲಮಂ

ಗತ್ವಾ ಪಶ್ಚಾದಶದಿನಾನಿ ತೇನ ಸಾರ್ಧಮ್ ಅತಿಷ್ಯಂ | **19** ಕಿನ್ನು ತಂ ಪ್ರಭೋ ಭ್ರಾತರಂ ಯಾಕೂಬಳ್ವು ವಿನಾ ಪ್ರೇರಿತಾನಾಂ ನಾನ್ಯಂ ಕಮಪ್ಯಪಶ್ಯಂ | **20** ಯಾನ್ಯೇತಾನಿ ವಾಕ್ಯಾನಿ ಮಯಾ ಲಿಖ್ಯಂತೇ ತಾನ್ಯನ್ಯತಾನಿ ನ ಸನ್ನಿ ತದ್ ಈಶ್ವರೋ ಜಾನಾತಿ | **21** ತತಃ ಪರಮ್ ಅಹಂ ಸುರಿಯಾಂ ಕಿಲಿಕಿಯಾಳ್ವು ದೇಶೌ ಗತವಾನ್ | **22** ತದಾನೀಂ ಯಿಹೂದಾದೇಶಸ್ಥಾನಾಂ ಖ್ರಿಷ್ಟಸ್ಯ ಸಮೀತೀನಾಂ ಲೋಕಾಃ ಸಾಕ್ಷಾತ್ ಮಮ ಪರಿಚಯಮಪ್ರಾಪ್ಯ ಕೇವಲಂ ಜನಶ್ರುತಿಮಿಮಾಂ ಲಬ್ಧವನ್ಯಃ, **23** ಯೋ ಜನಃ ಪೂರ್ವಮ್ ಅಸ್ಮಾನ್ ಪ್ರತ್ಯಪದ್ರವಮಕರೋತ್ ಸ ತದಾ ಯಂ ಧರ್ಮಮನಾಶಯತ್ ತಮೇವೇದಾನೀಂ ಪ್ರಚಾರಯತೀತಿ | **24** ತಸ್ಮಾತ್ ತೇ ಮಾಮಧೀಶ್ವರಂ ಧನ್ಯಮವದನ್ |

2 ಅನನ್ತರಂ ಚತುರ್ಥಶಸು ವತ್ಸರೇಷು ಗತೇಷ್ವಹಂ ಬರ್ಣಬ್ಯಾ ಸಹ ಯಿರೂಶಾಲಮನಗರಂ ಪುನರಗಚ್ಚಂ, ತದಾನೋಂ ತೀತಮಪಿ ಸ್ವಸಭೆನಮ್ ಅಕರವಂ | **2** ತತ್ಯಾಲೇಽಹಮ್ ಈಶ್ವರದರ್ಶನಾದ್ ಯಾತ್ರಾಮ್ ಅಕರವಂ ಮಯಾ ಯಃ ಪರಿಶ್ರಮೋಽಕಾರಿ ಕಾರಿಷ್ಯತೇ ವಾ ಸ ಯನ್ನಿಷ್ಟಲೋ ನ ಭವೇತ್ ತದರ್ಥಂ ಭಿನ್ನಜಾತೀಯಾನಾಂ ಮಧ್ಯೇ ಮಯಾ ಘೋಷ್ಯಮಾಣಃ ಸುಸಂವಾದಸ್ತತ್ಯೇಭ್ಯೋ ಲೋಕೇಭ್ಯೋ ವಿಶೇಷತೋ ಮಾನ್ಯೇಭ್ಯೋ ನರೇಭ್ಯೋ ಮಯಾ ನ್ಯವೇದ್ಯತ | **3** ತತೋ ಮಮ ಸಹಚರಸ್ತೀತೋ ಯದೃಪಿ ಯೂನಾನೀಯಂ ಆಸೀತ್ ತಥಾಪಿ ತಸ್ಯ ತ್ವಕ್ಷೇದೋಽಪ್ಯಾವಶ್ಯಕೋ ನ ಬಭೂವ | **4** ಯತಶ್ಚಲೇನಾಗತಾ ಅಸ್ಮಾನ್ ದಾಸಾನ್ ಕರ್ತುಮ್ ಇಚ್ಛಮಃ ಕತಿಪಯಾ ಭಾಕ್ತಭ್ರಾತರಃ ಖ್ರಿಷ್ಟೇನ ಯೀಶುನಾಸೃಭ್ಯಂ ದತ್ತಂ ಸ್ವಾತನ್ತ್ಯಮ್ ಅನುಸನ್ಯಾತುಂ ಚಾರಾ ಇವ ಸಮಾಜಂ ಪ್ರಾವಿಶನ್ | **5** ಅತಃ ಪ್ರಕೃತೇ ಸುಸಂವಾದೇ ಯುಷ್ಮಾಕಮ್ ಅಧಿಕಾರೋ ಯತ್ ತಿಷ್ಠೇತ್ ತದರ್ಥಂ ವಯಂ ದಕ್ಷೈಕಮಪಿ ಯಾವದ್ ಆಜ್ಞಾಗ್ರಹಣೇನ ತೇಷಾಂ ವಶ್ಯಾ ನಾಭವಾಮ | **6** ಪರನ್ನು ಯೇ ಲೋಕಾ ಮಾನ್ಯಾಸ್ತೇ ಯೇ ಕೇಚಿತ್ ಭವೇಯುಸ್ತಾನಹಂ ನ ಗಣಯಾಮಿ ಯತ ಈಶ್ವರಃ ಕಸ್ಯಾಪಿ ಮಾನವಸ್ಯ ಪಕ್ಷಪಾತಂ ನ ಕರೋತಿ, ಯೇ ಚ ಮಾನ್ಯಾಸ್ತೇ ಮಾಂ ಕಿಮಪಿ ನವೀನಂ ನಾಜ್ಞಾಪಯನ್ | **7** ಕಿನ್ನು ಛಿನ್ನತ್ವಚಾಂ ಮಧ್ಯೇ ಸುಸಂವಾದಪ್ರಚಾರಣಸ್ಯ ಭಾರಃ ಪಿತರಿ ಯಥಾ ಸಮರ್ಪಿತಸ್ಯಥೈವಾಚ್ಛಿನ್ನತ್ವಚಾಂ ಮಧ್ಯೇ ಸುಸಂವಾದಪ್ರಚಾರಣಸ್ಯ ಭಾರೋ ಮಯಿ ಸಮರ್ಪಿತ ಇತಿ ತೈ ಬುರ್ಬುಧೇ | **8** ಯತಶ್ಚಿನ್ನತ್ವಚಾಂ ಮಧ್ಯೇ ಪ್ರೇರಿತತ್ವಕರ್ಮಣೇ ಯಸ್ಯ ಯಾ ಶಕ್ತಿಃ ಪಿತರಮಾಶ್ರಿತವತೀ ತಸ್ಯೈವ ಸಾ ಶಕ್ತಿ ಭಿನ್ನಜಾತೀಯಾನಾಂ ಮಧ್ಯೇ ತಸ್ಯೈ ಕರ್ಮಣೇ ಮಾಮಪ್ಯಾಶ್ರಿತವತೀ | **9** ಅತೋ ಮಹ್ಯಂ ದತ್ತಮ್ ಅನುಗ್ರಹಂ ಪ್ರತಿಜ್ಞಾಯ ಸ್ಯಮ್ಯಾ ಇವ ಗಣಿತಾ ಯೇ ಯಾಕೂಬ್ ಕೈಫಾ ಯೋಹನ್ ಚೈತೇ ಸಹಾಯತಾಸೂಚಕಂ ದಕ್ಷಿಣಹಸ್ತಗ್ರಹಂಣ ವಿಧಾಯ ಮಾಂ ಬರ್ಣಬ್ಯಾಳ್ವ ಜಗದುಃ, ಯುವಾಂ ಭಿನ್ನಜಾತೀಯಾನಾಂ ಸನ್ನಿಧಿಂ ಗಚ್ಛತಂ ವಯಂ ಛಿನ್ನತ್ವಚಾ ಸನ್ನಿಧಿಂ ಗಚ್ಛಾಮಃ, **10** ಕೇವಲಂ ದರಿದ್ರಾ ಯುವಾಭ್ಯಾಂ ಸ್ಮರಣೀಯಾ ಇತಿ | ಅತಸ್ತದೇವ ಕರ್ತುಮ್ ಅಹಂ ಯತೇ ಸ್ತು | **11** ಅಪರಮ್ ಅನ್ವಿಯಖಿಯಾನಗರಂ ಪಿತರ ಅಗತೇಽಹಂ ತಸ್ಯ ದೋಷಿತ್ವಾತ್ ಸಮಕ್ಷಂ ತಮ್ ಅಭರ್ತಯಂ | **12** ಯತಃ ಸ ಪೂರ್ವಮ್ ಅನ್ಯಜಾತೀಯೈಃ ಸಾರ್ಧಮ್ ಅಹಾರಮಕರೋತ್ ತತಃ ಪರಂ ಯಾಕೂಬಃ ಸಮೀಪಾತ್ ಕತಿಪಯಜನೇಷ್ವಾಗತೇಷು ಸ ಛಿನ್ನತ್ವಜ್ಞಮುಷ್ಯೇಭ್ಯೋ ಭಯೇನ ನಿವೃತ್ಯ

ಪೃಥಗ್ ಅಭವತ್ | 13 ತತೋಽಪರೇ ಸರ್ವೇ ಯಿಹೂದಿನೋಽಪಿ ತೇನ ಸಾರ್ಧಂ ಕಪಟಾಚಾರಮ್ ಅಕುರ್ವನ್ ಬರ್ಣಬ್ಧಾ ಅಪಿ ತೇಷಾಂ ಕಾಪಟೈನ ವಿಪಥಗಾಮ್ಯಭವತ್ | 14 ತತಸ್ತೇ ಪ್ರಕೃತಸುಸಂವಾದರೂಪೇ ಸರಲಪಥೇ ನ ಚರಂತೀ ದೃಷ್ಟಾಹಂ ಸರ್ವೇಷಾಂ ಸಾಕ್ಷಾತ್ ಪಿತರಮ್ ಉಕ್ತವಾನ್ ತ್ವಂ ಯಿಹೂದೀ ಸನ್ ಯದಿ ಯಿಹೂದಿಮತಂ ವಿಹಾಯ ಭಿನ್ನಜಾತೀಯ ಇವಾಚರಸಿ ತರ್ಹಿ ಯಿಹೂದಿಮತಾಚರಣಾಯ ಭಿನ್ನಜಾತೀಯಾನ್ ಕುತಃ ಪ್ರವರ್ತಯಸಿ? 15 ಅವಾಂ ಜನ್ಮನಾ ಯಿಹೂದಿನೌ ಭವಾವೋ ಭಿನ್ನಜಾತೀಯೌ ಪಾಪಿನೌ ನ ಭವಾವಃ | 16 ಕಿನ್ನು ವ್ಯವಸ್ಥಾಪಾಲನೇನ ಮನುಷ್ಯಃ ಸಪುಣ್ಯೋ ನ ಭವತಿ ಕೇವಲಂ ಯೀಶೌ ಖ್ರೀಷ್ಟೇ ಯೋ ವಿಶ್ವಾಸಸ್ತೇನೈವ ಸಪುಣ್ಯೋ ಭವತೀತಿ ಬುದ್ಧ್ವಾಮಾಪಿ ವ್ಯವಸ್ಥಾಪಾಲನಂ ವಿನಾ ಕೇವಲಂ ಖ್ರೀಷ್ಟೇ ವಿಶ್ವಾಸೇನ ಪುಣ್ಯಪ್ರಾಪ್ತಯೇ ಖ್ರೀಷ್ಟೇ ಯೀಶೌ ವ್ಯಶ್ಚಿವ ಯತೋ ವ್ಯವಸ್ಥಾಪಾಲನೇನ ಕೋಽಪಿ ಮಾನವಃ ಪುಣ್ಯಂ ಪ್ರಾಪ್ತುಂ ನ ಶಕ್ನೋತಿ | 17 ಪರನ್ನು ಯೀಶುನಾ ಪುಣ್ಯಪ್ರಾಪ್ತಯೇ ಯತಮಾನಾವಪ್ಯಾವಾಂ ಯದಿ ಪಾಪಿನೌ ಭವಾವಸ್ಥುಕಿಂ ಕಿಂ ವಕ್ತವ್ಯಂ? ಖ್ರೀಷ್ಟಃ ಪಾಪಸ್ಯ ಪರಿಚಾರಕ ಇತಿ? ತನ್ನ ಭವತು | 18 ಮಯಾ ಯದ್ ಭಗ್ನಂ ತದ್ ಯದಿ ಮಯಾ ಪುನರ್ನಿರ್ಮೀಯತೇ ತರ್ಹಿ ಮಯೈವಾತ್ಮದೋಷಃ ಪ್ರಕಾಶ್ಯತೇ | 19 ಅಹಂ ಯದ್ ಈಶ್ವರಾಯ ಜೀವಾಮಿ ತದರ್ಥಂ ವ್ಯವಸ್ಥಯಾ ವ್ಯವಸ್ಥಾಯ್ ಅಪ್ರಿಯೇ | 20 ಖ್ರೀಷ್ಟೇನ ಸಾರ್ಧಂ ಕೃಶೇ ಹತೋಽಸ್ಮಿ ತಥಾಪಿ ಜೀವಾಮಿ ಕಿನ್ವಹಂ ಜೀವಾಮೀತಿ ನಹಿ ಖ್ರೀಷ್ಟ ಏವ ಮದನ್ನ ಜೀವತಿ | ಸಾಮೃತಂ ಸಶರೀರೇಣ ಮಯಾ ಯಜ್ಜೀವಿತಂ ಧಾರ್ಯತೇ ತತ್ ಮಮ ದಯಾಕಾರಿಣಿ ಮದರ್ಥಂ ಸ್ವೀಯಪ್ರಾಣತಾಗಿನಿ ಚೇಶ್ವರಪುತ್ರೇ ವಿಶ್ವಸತಾ ಮಯಾ ಧಾರ್ಯತೇ | 21 ಅಹಮೇಶ್ವರಸ್ಯಾನುಗ್ರಹಂ ನಾವಜಾನಾಮಿ ಯಸ್ಮಾದ್ ವ್ಯವಸ್ಥಯಾ ಯದಿ ಪುಣ್ಯಂ ಭವತಿ ತರ್ಹಿ ಖ್ರೀಷ್ಟೋ ನಿರರ್ಥಕಮಪ್ರಿಯತ |

3 ಹೇ ನಿಬ್ಬೋಧಾ ಗಾಲಾತಿಲೋಕಾಃ, ಯುಷ್ಮಾಕಂ ಮಧ್ಯೇ ಕೃಶೇ ಹತ ಇವ ಯೀಶುಃ ಖ್ರೀಷ್ಟೋ ಯುಷ್ಮಾಕಂ ಸಮಕ್ಷಂ ಪ್ರಕಾಶಿತ ಆಸೀತ್ ಅತೋ ಯೂಯಂ ಯಥಾ ಸತ್ಯಂ ವಾಕ್ಯಂ ನ ಗೃಹ್ಣೀಥ ತಥಾ ಕೇನಾಮುಹ್ಯತ? 2 ಅಹಂ ಯುಷ್ಮತ್ಯಃ ಕಥಾಮೇಕಾಂ ಜಿಜ್ಞಾಸೇ ಯೂಯಮ್ ಆತ್ಮಾನಂ ಕೇನಾಲಭದ್ಧಂ? ವ್ಯವಸ್ಥಾಪಾಲನೇನ ಕಿಂ ವಾ ವಿಶ್ವಾಸವಾಕ್ಯಸ್ಯ ಶ್ರವಣೇನ? 3 ಯೂಯಂ ಕಿಮ್ ಈದೃಗ್ ಅಬೋಧಾ ಯದ್ ಆತ್ಮನಾ ಕರ್ಮಾರ್ಥಭ್ಯ ಶರೀರೇಣ ತತ್ ಸಾಧಯಿತುಂ ಯತದ್ಧೇ? 4 ತರ್ಹಿ ಯುಷ್ಮಾಕಂ ಗುರುತರೋ ದುಃಖಭೋಗಃ ಕಿಂ ನಿಷ್ಪಲೋ ಭವಿಷ್ಯತಿ? ಕುಫಲಯುಕ್ತೋ ವಾ ಕಿಂ ಭವಿಷ್ಯತಿ? 5 ಯೋ ಯುಷ್ಮಭ್ಯಮ್ ಆತ್ಮಾನಂ ದತ್ತವಾನ್ ಯುಷ್ಮನ್ನದ್ಧ ಆಶ್ಚರ್ಯಾಣಿ ಕರ್ಮಾಣಿ ಚ ಸಾಧಿತವಾನ್ ಸ ಕಿಂ ವ್ಯವಸ್ಥಾಪಾಲನೇನ ವಿಶ್ವಾಸವಾಕ್ಯಸ್ಯ ಶ್ರವಣೇನ ವಾ ತತ್ ಕೃತವಾನ್? 6 ಲಿಖಿತಮಾಸ್ತೇ, ಇಬ್ರಾಹೀಮ ಈಶ್ವರೇ ವ್ಯಶ್ಚೀತ್ ಸ ಚ ವಿಶ್ವಾಸಸ್ತಸ್ಮೈ ಪುಣ್ಯಾರ್ಥಂ ಗಣಿತೋ ಬಭೂವ, 7 ಅತೋ ಯೇ ವಿಶ್ವಾಸಾಶ್ರಿತಾಸ್ತ ಏವೇಬ್ರಾಹೀಮಃ ಸನ್ತಾನಾ ಇತಿ ಯುಷ್ಮಾಭಿ ಜ್ಞಾಯತಾಂ | 8 ಈಶ್ವರೋ ಭಿನ್ನಜಾತೀಯಾನ್ ವಿಶ್ವಾಸೇನ ಸಪುಣ್ಯೇಕರಿಷ್ಯತೀತಿ ಪೂರ್ವಂ ಜ್ಞಾತ್ವಾ ಶಾಸ್ತ್ರದಾತಾ ಪೂರ್ವಮ್ ಇಬ್ರಾಹೀಮಂ ಸುಸಂವಾದಂ ಶ್ರಾವಯನ್ ಜಗಾದ, ತ್ವತ್ತೋ ಭಿನ್ನಜಾತೀಯಾಃ ಸರ್ವೇ ಆಶಿಷಂ ಪ್ರಾಪ್ಸ್ಯಂತೀತಿ | 9 ಅತೋ ಯೇ ವಿಶ್ವಾಸಾಶ್ರಿತಾಸ್ತೇ ವಿಶ್ವಾಸಿನೇಬ್ರಾಹೀಮಾ ಸಾರ್ಧಮ್ ಅಶಿಷಂ

ಲಭಂತೇ | 10 ಯಾವನ್ನೋ ಲೋಕಾ ವ್ಯವಸ್ಥಾಯಾಃ ಕರ್ಮಣ್ಯಾಶ್ರಯಂತಿ ತೇ ಸರ್ವೇ ಶಾಪಾಧೀನಾ ಭವಂತಿ ಯತೋ ಲಿಖಿತಮಾಸ್ತೇ, ಯಥಾ, "ಯಃ ಕಶ್ಚಿತ್ ಏತಸ್ಯ ವ್ಯವಸ್ಥಾಗ್ರನ್ಯಸ್ಯ ಸರ್ವವಾಕ್ಯಾನಿ ನಿಶ್ಚಿದ್ರಂ ನ ಪಾಲಯತಿ ಸ ಶಪ್ಯ ಇತಿ | " 11 ಈಶ್ವರಸ್ಯ ಸಾಕ್ಷಾತ್ ಕೋಽಪಿ ವ್ಯವಸ್ಥಯಾ ಸಪುಣ್ಯೋ ನ ಭವತಿ ತದ ವ್ಯಕ್ತಂ ಯತಃ "ಪುಣ್ಯವಾನ್ ಮಾನವೋ ವಿಶ್ವಾಸೇನ ಜೀವಿಷ್ಯತೀತಿ" ಶಾಸ್ತ್ರೀಯಂ ವಚಃ | 12 ವ್ಯವಸ್ಥಾ ತು ವಿಶ್ವಾಸಮನ್ವಿನೀ ನ ಭವತಿ ಕಿನ್ವೇತಾನಿ ಯಃ ಪಾಲಯಿಷ್ಯತಿ ಸ ಏವ ತೈ ಜೀವಿಷ್ಯತೀತಿನಿಯಮಸಮನ್ವಿನೀ | 13 ಖ್ರೀಷ್ಟೋಽಸ್ಮಾನ್ ಪರಿಕ್ರಿಯ ವ್ಯವಸ್ಥಾಯಾಃ ಶಾಪಾತ್ ಮೋಚಿತವಾನ್ ಯತೋಽಸ್ಮಾಕಂ ವಿನಿಮಯೇನ ಸ ಸ್ವಯಂ ಶಾಪಾಸ್ತದಮಭವತ್ ತದಧಿ ಲಿಖಿತಮಾಸ್ತೇ, ಯಥಾ, "ಯಃ ಕಶ್ಚಿತ್ ತರಾವುಲ್ಕಮ್ನತೇ ಸೋಽಭಿಶಪ್ಯ ಇತಿ | " 14 ತಸ್ಮಾದ್ ಖ್ರೀಷ್ಟೇನ ಯೀಶುನೇವ್ರಾಹೀಮ ಆಶೀ ಭಿನ್ನಜಾತೀಯಲೋಕೇಷು ವರ್ತತೇ ತೇನ ವಯಂ ಪ್ರತಿಜ್ಞಾತಮ್ ಆತ್ಮಾನಂ ವಿಶ್ವಾಸೇನ ಲಬ್ಧುಂ ಶಕ್ತಮಃ | 15 ಹೇ ಭ್ರಾತೃಗಣ ಮಾನುಷಾಣಾಂ ರೀತ್ಯನುಸಾರೇಣಾಹಂ ಕಥಯಾಮಿ ಕೇನಚಿತ್ ಮಾನವೇನ ಯೋ ನಿಯಮೋ ನಿರಚಾಯಿ ತಸ್ಯ ವಿಕೃತಿ ವ್ಯರ್ಥಿ ವಾರ್ ಕೇನಾಪಿ ನ ಕ್ರಿಯತೇ | 16 ಪರನ್ನಿಬ್ರಾಹೀಮೇ ತಸ್ಯ ಸನ್ಮಾನಾಯ ಚ ಪ್ರತಿಜ್ಞಾಃ ಪ್ರತಿ ಶುಶ್ರುವೀರ ತತ್ರ ಸನ್ಮಾನಶಬ್ದಂ ಬಹುವಚನಾನುಮ್ ಅಭೂತ್ವಾ ತವ ಸನ್ಮಾನಾಯೇತ್ಯೇಕವಚನಾನ್ತಂ ಬಭೂವ ಸ ಚ ಸನ್ಮಾನಃ ಖ್ರೀಷ್ಟ ಏವ | 17 ಅತಃಪವಾಹಂ ವದಾಮಿ, ಈಶ್ವರೇಣ ಯೋ ನಿಯಮಃ ಪುರಾ ಖ್ರೀಷ್ಟಮಧಿ ನಿರಚಾಯಿ ತತಃ ಪರಂ ತ್ರಿಶದಧಿಕಚತುಶತವತ್ಸರೇಷು ಗತೇಷು ಸ್ಥಾಪಿತಾ ವ್ಯವಸ್ಥಾ ತಂ ನಿಯಮಂ ನಿರರ್ಥಕೇಕೃತ್ಯ ತದೀಯಪ್ರತಿಜ್ಞಾ ಲೋಪ್ತುಂ ನ ಶಕ್ನೋತಿ | 18 ಯಸ್ಮಾತ್ ಸಮುದಧಿಕಾರೋ ಯದಿ ವ್ಯವಸ್ಥಯಾ ಭವತಿ ತರ್ಹಿ ಪ್ರತಿಜ್ಞಯಾ ನ ಭವತಿ ಕಿನ್ವೀಶ್ವರಃ ಪ್ರತಿಜ್ಞಯಾ ತದಧಿಕಾರಿತ್ವಮ್ ಇಬ್ರಾಹೀಮೇ ಽದದಾತ್ | 19 ತರ್ಹಿ ವ್ಯವಸ್ಥಾ ಕಿಮ್ಲೂತಾ? ಪ್ರತಿಜ್ಞಾ ಯಸ್ಮೈ ಪ್ರತಿಶ್ರುತಾ ತಸ್ಯ ಸನ್ಮಾನಸ್ಯಾಗಮನಂ ಯಾವದ್ ವ್ಯಭಿಚಾರನಿವಾರಣಾರ್ಥಂ ವ್ಯವಸ್ಥಾಪಿ ದತ್ತಾ, ಸಾ ಚ ದೂತ್ಯೆರಾಜ್ಞಾಪಿತಾ ಮಧ್ಯಸ್ಥಸ್ಯ ಕರೇ ಸಮರ್ಪಿತಾ ಚ | 20 ನೈಕಸ್ಯ ಮಧ್ಯಸ್ಥೋ ವಿಧತೇ ಕಿನ್ವೀಶ್ವರ ಏಕ ಏವ | 21 ತರ್ಹಿ ವ್ಯವಸ್ಥಾ ಕಿಮ್ ಈಶ್ವರಸ್ಯ ಪ್ರತಿಜ್ಞಾನಾಂ ವಿರುದ್ಧಾ? ತನ್ನ ಭವತು | ಯಸ್ಮಾದ್ ಯದಿ ಸಾ ವ್ಯವಸ್ಥಾ ಜೀವನದಾನೇನಮರ್ಥಾಭವಿಷ್ಯತ್ ತರ್ಹಿ ವ್ಯವಸ್ಥಯೈವ ಪುಣ್ಯಾಭೋಽಭವಿಷ್ಯತ್ | 22 ಕಿನ್ನು ಯೀಶುಖ್ರೀಷ್ಟೇ ಯೋ ವಿಶ್ವಾಸಸ್ತಮ್ನಿನಿಯಾಃ ಪ್ರತಿಜ್ಞಾಯಾಃ ಫಲಂ ಯದ್ ವಿಶ್ವಾಸಿಲೋಕೇಭ್ಯೋ ದೀಯತೇ ತದರ್ಥಂ ಶಾಸ್ತ್ರದಾತಾ ಸರ್ವಾನ್ ಪಾಪಾಧೀನಾನ್ ಗಣಯತಿ | 23 ಅತಃಪವ ವಿಶ್ವಾಸಸ್ಯಾನಾಗತಸಮಯೇ ವಯಂ ವ್ಯವಸ್ಥಾದೀನಾಃ ಸನ್ನೋ ವಿಶ್ವಾಸಸ್ಯೋದಯಂ ಯಾವದ್ ರುದ್ಧಾ ಇವಾರಕ್ಷಾಮಹೇ | 24 ಇತ್ಥಂ ವಯಂ ಯದ್ ವಿಶ್ವಾಸೇನ ಸಪುಣ್ಯೇಭವಾಮಸ್ತದರ್ಥಂ ಖ್ರೀಷ್ಟಸ್ಯ ಸಮೀಪಮ್ ಅಸ್ಮಾನ್ ನೇತುಂ ವ್ಯವಸ್ಥಾಗ್ರಧೋಽಸ್ಮಾಕಂ ವಿನೇತಾ ಬಭೂವ | 25 ಕಿನ್ವಧುನಾಗತೇ ವಿಶ್ವಾಸೇ ವಯಂ ತಸ್ಯ ವಿನೇತುರನಧೀನಾ ಅಭವಾಮ | 26 ಖ್ರೀಷ್ಟೇ ಯೀಶೌ ವಿಶ್ವಸನಾತ್ ಸರ್ವೇ ಯೂಯಮ್ ಈಶ್ವರಸ್ಯ ಸನ್ಮಾನಾ ಜಾತಾಃ | 27 ಯೂಯಂ ಯಾವನ್ನೋ ಲೋಕಾಃ ಖ್ರೀಷ್ಟೇ ಮಜ್ಜಿತಾ ಅಭವತ ಸರ್ವೇ ಖ್ರೀಷ್ಟಂ ಪರಿಹಿತವನ್ತಃ | 28 ಅತೋ ಯುಷ್ಮನ್ನದ್ಧೇ ಯಿಹೂದಿಯೂನಾನಿನೋ ದಾರ್ಸಸ್ಯತನ್ತ್ರಯೋ ಯೋಷಾಪುರುಷಯೋಶ್ಚ ಕೋಽಪಿ ವಿಶೇಷೋ ನಾಸ್ತಿ; ಸರ್ವೇ ಯೂಯಂ ಖ್ರೀಷ್ಟೇ ಯೀಶಾವೇಕ

ಏವ | 29 ಕಿಷ್ಟು ಯೂಯಂ ಯದಿ ಖ್ರೀಷ್ಣಸ್ಯ ಭವಥ ತರ್ಹಿ ಸುತರಾಮ್ ಇಬ್ರಾಹೀಮಃ ಸನ್ತಾನಾಃ ಪ್ರತಿಜ್ಞಯಾ ಸಮ್ಪದಧಿಕಾರಿಣಶ್ಚಾನ್ವಯೇ |

4 ಅಹಂ ವದಾಮಿ ಸಮ್ಪದಧಿಕಾರೀ ಯಾವದ್ ಬಾಲಸ್ತಿಷ್ಠತಿ ತಾವತ್ ಸರ್ವಸ್ಯಸ್ಯಾಧಿಪತೀಃ ಸನ್ನಪಿ ಸ ದಾಸಾತ್ ಕೇನಾಪಿ ವಿಷಯೇಣ ನ ವಿಶಿಷ್ಯತೇ 2 ಕಿನ್ನು ಪಿತ್ರಾ ನಿರೂಪಿತಂ ಸಮಯಂ ಯಾವತ್ ಪಾಲಕಾನಾಂ ಧನಾದ್ಯಕ್ಷಾಣಾಞ್ಚ ನಿಘ್ನಿಸ್ತಿಷ್ಠತಿ | 3 ತದ್ವದ್ ವಯಮಪಿ ಬಾಲ್ಯಕಾಲೇ ದಾಸಾ ಇವ ಸಂಸಾರಸ್ಯಾಕ್ಷರಮಾಲಾಯಾ ಅಧೀನಾ ಆಸ್ಮಹೇ | 4 ಅನನ್ವರಂ ಸಮಯೇ ಸಮ್ಪೂರ್ಣತಾಂ ಗತವತಿ ವ್ಯವಸ್ಥಾಧೀನಾನಾಂ ಮೋಚನಾರ್ಥಮ್ 5 ಅಸ್ಯಾಕಂ ಪುತ್ರತೃಪ್ತಾರ್ಥಪ್ರಾಪ್ತೃಶ್ಚ ಸ್ತ್ರಿಯಾ ಜಾತಂ ವ್ಯವಸ್ಥಾಯಾ ಅಧೀನಭೂತಞ್ಚ ಸ್ವಪುತ್ರಂ ಪ್ರೇಷಿತವಾನ್ | 6 ಯೂಯಂ ಸನ್ತಾನಾ ಅಭವತ ತತ್ಕಾರಣಾದ್ ಈಶ್ವರಃ ಸ್ವಪುತ್ರಸ್ಯಾತ್ಮಾನಾಂ ಯುಷ್ಮಾಕಮ್ ಅನ್ಯಕರಣಾನಿ ಪ್ರಹಿತವಾನ್ ಸ ಚಾತ್ಮಾ ಪಿತಃ ಪಿತರಿತ್ಯಾಹ್ವಾನಂ ಕಾರಯತಿ | 7 ಅತ ಇದಾನೀಂ ಯೂಯಂ ನ ದಾಸಾಃ ಕಿನ್ನುಃ ಸನ್ತಾನಾ ಏವ ತಸ್ಯಾತ್ ಸನ್ತಾನತ್ಯಾಚ್ಛ ಖ್ರೀಷ್ಣೇನೇಶ್ವರೀಯಸಮ್ಪದಧಿಕಾರಿಣೋಽಪ್ಯಾದ್ಯೇ | 8 ಅಪರಞ್ಚ ಪೂರ್ವಂ ಯೂಯಮ್ ಈಶ್ವರಂ ನ ಜ್ಞಾತ್ವಾ ಯೇ ಸ್ವಭಾವತೋಽನೇಶ್ವರಾಸ್ತೇಷಾಂ ದಾಸತ್ವೇಽತಿಷ್ಠತ | 9 ಇದಾನೀಮ್ ಈಶ್ವರಂ ಜ್ಞಾತ್ವಾ ಯದಿ ವೇಶ್ವರೇಣ ಜ್ಞಾತಾ ಯೂಯಂ ಕಥಂ ಪುನಸ್ತಾನಿ ವಿಫಲಾನಿ ತುಚ್ಛಾನಿ ಚಾಕ್ಷರಾಣಿ ಪ್ರತಿ ಪರಾವರ್ತಿತುಂ ಶಕ್ಯುಃ? ಯೂಯಂ ಕಿಂ ಪುನಸ್ತೇಷಾಂ ದಾಸಾ ಭವಿತುಮಿಚ್ಛಥ? 10 ಯೂಯಂ ದಿವಸಾನ್ ಮಾಸಾನ್ ತಿಥೀನ್ ಸಂವತ್ಸರಾಂಶ್ಚ ಸಮನ್ಯದ್ಯೇ | 11 ಯುಷ್ಮದರ್ಥಂ ಮಯಾ ಯಃ ಪರಿಶ್ರಮೋಽಕಾರಿ ಸ ವಿಫಲೋ ಜಾತ ಇತಿ ಯುಷ್ಮಾನದ್ಧಹಂ ಬಿಭೇಮಿ | 12 ಹೇ ಭ್ರಾತರಃ, ಅಹಂ ಯಾದ್ಯತೋಽಸ್ಮಿ ಯೂಯಮಪಿ ತಾದೃಶಾ ಭವತೇತಿ ಪ್ರಾರ್ಥಯೇ ಯತೋಽಹಮಪಿ ಯುಷ್ಮತ್ಪ್ರೀತ್ಯೋಽಭವಂ ಯುಷ್ಮಾಭಿ ರ್ಮಮ ಕಿಮಪಿ ನಾಪರಾದ್ಧಂ | 13 ಪೂರ್ವಮಹಂ ಕಲೇವರಸ್ಯ ದೌರ್ಬಲ್ಯೇನ ಯುಷ್ಮಾನ್ ಸುಸಂವಾದಮ್ ಅಜ್ಞಾಪಯಮಿತಿ ಯೂಯಂ ಜಾನೀಥ | 14 ತದಾನೀಂ ಮಮ ಪರೀಕ್ಷಕಂ ಶಾರೀರಕ್ಷೇಣಂ ದೃಷ್ಟ್ವಾ ಯೂಯಂ ಮಾಮ್ ಅವಜ್ಞಾಯ ಋತೀಯತವನ್ತಸ್ತನ್ನಃ ಕಿನ್ವಿಶ್ವಶ್ಚರಸ್ಯ ದೂತಮಿವ ಸಾಕ್ಷಾತ್ ಖ್ರೀಷ್ಣ ಯೀಶುಮಿವ ವಾ ಮಾಂ ಗೃಹೀತವನ್ತಃ | 15 ಅತಸ್ತದಾನೀಂ ಯುಷ್ಮಾಕಂ ಯಾ ಧನ್ಯತಾಭವತ್ ಸಾ ಕ್ವ ಗತಾ? ತದಾನೀಂ ಯೂಯಂ ಯದಿ ಸ್ತೇಷಾಂ ನಯನಾನ್ಯತ್ವಾಟ್ಸಿ ಮಹ್ಯಂ ದಾತುಮ್ ಅಶಕ್ಯತ ತರ್ಹಿ ತದಪ್ಯಕರಿಷ್ಯತೇತಿ ಪ್ರಮಾಣಮ್ ಅಹಂ ದದಾಮಿ | 16 ಸಾಮ್ಪ್ರತಮಹಂ ಸತ್ಯವಾದಿತ್ವಾತ್ ಕಿಂ ಯುಷ್ಮಾಕಂ ರಿಪು ಚಾರ್ತೋಽಸ್ಮಿ? 17 ತೇ ಯುಷ್ಮತ್ಪ್ರತೇ ಸ್ಪರ್ಧನೇ ಕಿನ್ನು ಸಾ ಸ್ಪರ್ಧಾ ಕುತಿತಾ ಯತೋ ಯೂಯಂ ತಾನಧಿ ಯತ್ ಸ್ಪರ್ಧದ್ಧಂ ತದರ್ಥಂ ತೇ ಯುಷ್ಮಾನ್ ಪೃಥಕ್ ಕರ್ತುಮ್ ಇಚ್ಛಸಿ | 18 ಕೇವಲಂ ಯುಷ್ಮತ್ಪ್ರಮೀಪೇ ಮಮೋಪಸ್ಥಿತಿಸಮಯೇ ತನ್ನಹಿ, ಕಿನ್ನು ಸರ್ವದೈವ ಭದ್ರಮಧಿ ಸ್ಪರ್ಧನಂ ಭದ್ರಂ | 19 ಹೇ ಮಮ ಬಾಲಕಾಃ, ಯುಷ್ಮದನ್ವ ಯಾವತ್ ಖ್ರೀಷ್ಣೋ ಮೂರ್ತಿಮಾನ್ ನ ಭವತಿ ತಾವದ್ ಯುಷ್ಮತ್ಕಾರಣಾತ್ ಪುನಃ ಪ್ರಸವವೇದನೇವ ಮಮ ವೇದನಾ ಜಾಯತೇ | 20 ಅಹಮಿದಾನೀಂ ಯುಷ್ಮಾಕಂ ಸನ್ನಿಧಿಂ ಗತ್ವಾ ಸ್ವರಾನ್ತರೇಣ ಯುಷ್ಮಾನ್ ಸಮ್ಭಾಷಿತುಂ ಕಾಮಯೇ ಯತೋ ಯುಷ್ಮಾನಧಿ ವ್ಯಾಕುಲೋಽಸ್ಮಿ | 21 ಹೇ ವ್ಯವಸ್ಥಾಧೀನತಾಕಾಚ್ಛಿಣಃ ಯೂಯಂ ಕಿಂ ವ್ಯವಸ್ಥಾಯಾ ವಚನಂ ನ ಗೃಹ್ಣೀಥ? 22 ತನ್ನಾಂ ವದತ |

ಲಿಖಿತಮಾಸ್ತೇ, ಇಬ್ರಾಹೀಮೋ ದೌ ಪುತ್ರಾವಾಸಾತೇ ತಯೋರೇಕೋ ದಾಸ್ಯಾಂ ದ್ವಿತೀಯಶ್ಚ ಪತ್ನಾಂ ಜಾತಃ | 23 ತಯೋ ಯೋ ದಾಸ್ಯಾಂ ಜಾತಃ ಸ ಶಾರೀರಿಕನಿಯಮೇನ ಜಜ್ಞೇ ಯಶ್ಚ ಪತ್ನಾಂ ಜಾತಃ ಸ ಪ್ರತಿಜ್ಞಯಾ ಜಜ್ಞೇ | 24 ಇದಮಾಖ್ಯಾನಂ ದೃಷ್ಟ್ವನ್ನಸ್ತೂರಪಂ | ತೇ ದ್ವೇ ಯೋಷಿತಾವೀಶ್ವರೀಯಸನ್ನೀ ತಯೋರೇಕಾ ಸೀನಯಪರ್ವತಾದ್ ಉತ್ಪನ್ನಾ ದಾಸಜನಯಿತ್ರೀ ಚ ಸಾ ತು ಹಾಜಿರಾ | 25 ಯಸ್ಮಾದ್ ಹಾಜಿರಾಶಬ್ದೇನಾರವದೇಶಸ್ಯಸೀನಯಪರ್ವತೋ ಬೋಧ್ಯತೇ, ಸಾ ಚ ವತ್ಸಮಾನಾಯಾ ಯಿರೂಶಾಲಮ್ಪುರ್ಯಾಃ ಸದೃಶೀ | ಯತಃ ಸ್ವಬಾಲ್ಯಃ ಸಹಿತಾ ಸಾ ದಾಸತ್ವ ಆಸ್ತೇ | 26 ಕಿನ್ನು ಸ್ವಗೀಯಾ ಯಿರೂಶಾಲಮ್ಪುರೀ ಪತ್ನೀ ಸರ್ವೇಷಾಮ್ ಅಸ್ಯಾಕಂ ಮಾತಾ ಚಾಸ್ತೇ | 27 ಯಾದ್ಯಶಂ ಲಿಖಿತಮ್ ಆಸ್ತೀ, "ವನ್ಯೋ ಸನ್ತಾನಹೀನೇ ತ್ವಂ ಸ್ವರಂ ಜಯಜಯಂ ಕುರು | ಅಪ್ರಸೂತೇ ತ್ವಯೋಽಲ್ಪಾಸೋ ಜಯಾಶಬ್ದಶ್ಚ ಗೀಯತಾಂ | ಯತ ಏವ ಸನಾಥಾಯಾ ಯೋಷಿತಃ ಸನ್ನತೇ ಗರ್ಣಾತ್ | ಅನಾಥಾ ಯಾ ಭವೇನ್ನಾರೀ ತದಪತ್ನಾನಿ ಭೂರಿಶಃ | " 28 ಹೇ ಭ್ರಾತೃಗಣ, ಇಮ್ಹಾಕ್ ಇವ ವಯಂ ಪ್ರತಿಜ್ಞಯಾ ಜಾತಾಃ ಸನ್ತಾನಾಃ | 29 ಕಿನ್ನು ತದಾನೀಂ ಶಾರೀರಿಕನಿಯಮೇನ ಜಾತಃ ಪುತ್ರೋ ಯದ್ವದ್ ಆತ್ಮಿಕನಿಯಮೇನ ಜಾತಂ ಪುತ್ರಮ್ ಉಪಾದ್ರವತ್ ತಥಾಧುನಾಪಿ | 30 ಕಿನ್ನು ಶಾಸ್ತ್ರೇ ಕಿಂ ಲಿಖಿತಂ? "ತೃಮ್ ಇಮಾಂ ದಾಸೀಂ ತಸ್ಯಾಃ ಪುತ್ರಞ್ಚಾಪಸಾರಯ ಯತ ಏಷ ದಾಸೀಪುತ್ರಃ ಪತ್ನೀಪುತ್ರೇಣ ಸಮಂ ನೋತ್ತರಾಧಿಕಾರೀ ಭವಿಯುತೀತಿ | " 31 ಅತಏವ ಹೇ ಭ್ರಾತರಃ, ವಯಂ ದಾಸ್ಯಾಃ ಸನ್ತಾನಾ ನ ಭೂತಾ ಪತ್ನಾಃ ಸನ್ತಾನಾ ಭವಾಮಃ |

5 ಖ್ರೀಷ್ಣೋಽಸ್ಮಭ್ಯಂ ಯತ್ ಸ್ವಾತನ್ತ್ರಂ ದತ್ತವಾನ್ ಯೂಯಂ ತತ್ರ ಸ್ಥಿರಾಸ್ತಿಷ್ಠತ ದಾಸತ್ವಯುಗೇನ ಪುನ ನರ್ ನಿಬದ್ಧದ್ಧಂ | 2 ಪಶ್ಯತಾಹಂ ಪೌಲೋ ಯುಷ್ಮಾನ್ ವದಾಮಿ ಯದಿ ಛಿನ್ನತ್ವಜೋ ಭವಥ ತರ್ಹಿ ಖ್ರೀಷ್ಣೇನ ಕಿಮಪಿ ನೋಪಕಾರಿಷ್ಯದ್ಯೇ | 3 ಅಪರಂ ಯಃ ಕಶ್ಚಿತ್ ಛಿನ್ನತ್ವಗ್ ಭವತಿ ಸ ಕೃತ್ಸ್ಯವ್ಯವಸ್ಥಾಯಾಃ ಪಾಲನಮ್ ಈಶ್ವರಾಯ ಧಾರಯತೀತಿ ಪ್ರಮಾಣಂ ದದಾಮಿ | 4 ಯುಷ್ಮಾಕಂ ಯಾವನ್ನೋ ಲೋಕಾ ವ್ಯವಸ್ಥಯಾ ಸಪುಣ್ಯೇಭವಿತುಂ ಚೇಷ್ಟಂತೇ ತೇ ಸರ್ವೇ ಖ್ರೀಷ್ಣಾದ್ ಭ್ರಷ್ಟಾ ಅನುಗ್ರಹಾತ್ ಪತಿತಾಶ್ಚ | 5 ಯತೋ ವಯಮ್ ಆತ್ಮನಾ ವಿಶ್ವಾಸಾತ್ ಪುಣ್ಯಲಾಭಾಶಾನಿದ್ಧಂ ಪ್ರತೀಕ್ಷಾಮಹೇ | 6 ಖ್ರೀಷ್ಣೇ ಯೀಶೌ ತ್ವಕ್ಷೇದಾತ್ವಕ್ಷೇದಯೋಃ ಕಿಮಪಿ ಗುಣಂ ನಾಸ್ತಿ ಕಿನ್ನು ಪ್ರೇಮ್ಯಾ ಸಫಲೋ ವಿಶ್ವಾಸ ಏವ ಗುಣಯುಕ್ತಃ | 7 ಪೂರ್ವಂ ಯೂಯಂ ಸುನ್ದರಮ್ ಅಧಾವತ ಕಿನ್ವಿದಾನೀಂ ಕೇನ ಬಾಧಾಂ ಪ್ರಾಪ್ಯ ಸತ್ಯತಾಂ ನ ಗೃಹ್ಣೀಥ? 8 ಯುಷ್ಮಾಕಂ ಸಾ ಮತಿ ಯುಷ್ಮದಾಹ್ವಾನಕಾರಿಣ ಈಶ್ವರಾನ್ಯ ಜಾತಾ | 9 ವಿಕಾರಃ ಕೃತ್ಸ್ಯಶ್ಚಕ್ರೂನಾಂ ಸ್ವಲ್ಪಕಿಣ್ಣೇನ ಜಸಯತೇ | 10 ಯುಷ್ಮಾಕಂ ಮತಿ ವಿಫಕಾರಂ ನ ಗಮಿಷ್ಯತೀತ್ಯಹಂ ಯುಷ್ಮಾನಧಿ ಪ್ರಭುನಾಶಂಸೇ; ಕಿನ್ನು ಯೋ ಯುಷ್ಮಾನ್ ವಿಚಾರಲಯತಿ ಸ ಯಃ ಕಶ್ಚಿಥ್ ಭವೇತ್ ಸಮುಚಿತಂ ದಣ್ಣಂ ಪ್ರಾಪ್ನುತಿ | 11 ಪರನ್ನು ಹೇ ಭ್ರಾತರಃ, ಯದ್ಯಹಮ್ ಇದಾನೀಮ್ ಅಪಿ ತ್ವಕ್ಷೇದಂ ಪ್ರಚಾರಯೇಯಂ ತರ್ಹಿ ಕುತ ಉಪದ್ರವಂ ಭುಜ್ಜಿಯ? ತತ್ಪ್ರತೇ ಕುಶಲಂ ನಿರ್ಬಾದಧಮ್ ಅಭವಿಷ್ಯತ್ | 12 ಯೇ ಜನಾ ಯುಷ್ಮಾಕಂ ಚಾಞ್ಞಲ್ಯಂ ಜನಯಂತಿ ತೇಷಾಂ ಛೇದನಮೇವ ಮಯಾಭಿಲಷ್ಯತೇ | 13 ಹೇ ಭ್ರಾತರಃ, ಯೂಯಂ ಸ್ವಾತನ್ತ್ರಾರ್ಥಮ್ ಆಹೂತಾ ಆದ್ಯೇ ಕಿನ್ನು ತತ್ಸಾತ್ಸನ್ಯದ್ವಾರೇಣ ಶಾರೀರಿಕಭಾವೋ ಯುಷ್ಮಾನ್ ನ ಪ್ರವಿಶತು | ಯೂಯಂ ಪ್ರೇಮ್ಯಾ

ಪರಸ್ಪರಂ ಪರಿಚಯ್ಯಾಂ ಕುರುದ್ಧಂ | 14 ಯುಷ್ಮಾತ್ ತ್ವಂ ಸಮೀಪವಾಸಿನಿ ಸ್ವವತ್ ಪ್ರೇಮ ಕುರ್ಯಾ ಇತ್ಯೇಕಾಜ್ಞಾ ಕೃತ್ಸಾಯಾ ವ್ಯವಸ್ಥಾಯಾಃ ಸಾರಸಂಗ್ರಹಃ | 15 ಕಿನ್ತು ಯೂಯಂ ಯದಿ ಪರಸ್ಪರಂ ದಂದಶ್ಚದ್ವೇಽಶ್ಚಾಶ್ಚದ್ವೇ ಚ ತರ್ಹಿ ಯುಷ್ಮಾಕಮ್ ಏಕೋಽನ್ಯೇನ ಯನ್ನ ಗ್ರಸ್ಯತೇ ತತ್ರ ಯುಷ್ಮಾಭಿಃ ಸಾವಧಾನ್ಯೈರ್ಭವಿತವ್ಯಂ | 16 ಅಹಂ ಬ್ರವೀಮಿ ಯೂಯಮ್ ಆತ್ಮಿಕಾಚಾರಂ ಕುರುತ ಶಾರೀರಿಕಾಭಿಲಾಷಂ ಮಾ ಪೂರಯತ | 17 ಯತಃ ಶಾರೀರಿಕಾಭಿಲಾಷ ಆತ್ಮನೋ ವಿಪರೀತಃ, ಆತ್ಮಿಕಾಭಿಲಾಷಶ್ಚ ಶರೀರಸ್ಯ ವಿಪರೀತಃ, ಅನಯೋರುಭಯೋಃ ಪರಸ್ಪರಂ ವಿರೋಧೋ ವಿದ್ಯತೇ ತೇನ ಯುಷ್ಮಾಭಿ ಯಮ್ ಅಭಿಲಷ್ಯತೇ ತನ್ನ ಕರ್ತವ್ಯಂ | 18 ಯೂಯಂ ಯದ್ವಾತ್ಮನಾ ವಿನೀಯದ್ವೇ ತರ್ಹಿ ವ್ಯವಸ್ಥಾಯಾ ಅಧೀನಾ ನ ಭವಥ | 19 ಅಪರಂ ಪರದಾರಗಮನಂ ವೇಶ್ಯಾಗಮನಮ್ ಅಶುಚಿತಾ ಕಾಮುಕತಾ ಪ್ರತಿಮಾಪೂಜನಮ್ 20 ಇನ್ದ್ರಜಾಲಂ ಶತೃತ್ವಂ ವಿವಾದೋಽನ್ವರ್ಜ್ಯಲನಂ ಕ್ರೋಧಃ ಕಲಹೋಽನ್ಯೈಕ್ಯಂ 21 ಪಾರ್ಥಕ್ಯಮ್ ಈರ್ಷ್ಯಾ ವಧೋ ಮತ್ತತ್ತಂ ಲಮ್ಬಟತ್ವಮಿತ್ಯಾದೀನಿ ಸ್ಪಷ್ಟತೇನ ಶಾರೀರಿಕಭಾವಸ್ಯ ಕರ್ಮಾಣಿ ಸನ್ನಿ ಪೂರ್ವಂ ಯದ್ವತ್ ಮಯಾ ಕಥಿತಂ ತದ್ವತ್ ಪುನರಪಿ ಕಥ್ಯತೇ ಯೇ ಜನಾ ಏತಾದೃಶಾನಿ ಕರ್ಮಾಣ್ಯಾಚರನ್ನಿ ತೈರಿಶ್ವರಸ್ಯ ರಾಜ್ಯೇಽಧಿಕಾರಃ ಕದಾಚ ನ ಲಪ್ಯತೇ | 22 ಕಿಂಚಿ ಪ್ರೇಮಾನನ್ಯಃ ಶಾನ್ತಿಶ್ಚಿರಸಹಿಷ್ಣುತಾ ಹಿತ್ಯೆಷಿತಾ ಭದ್ರತ್ವಂ ವಿಶ್ವಾಸ್ಯತಾ ತಿತಿಕ್ಷಾ 23 ಪರಿಮಿತಭೋಜಿತ್ವಮಿತ್ಯಾದೀನ್ಯಾತ್ಮನಃ ಫಲಾನಿ ಸನ್ನಿ ತೇಷಾಂ ವಿರುದ್ಧಾ ಕಾಪಿ ವ್ಯವಸ್ಥಾ ನಹಿ | 24 ಯೇ ತು ಖ್ರೀಷ್ಟಸ್ಯ ಲೋಕಾಸ್ತೇ ರಿಪುಭಿರಭಿಲಾಷ್ಯಶ್ಚ ಸಹಿತಂ ಶಾರೀರಿಕಭಾವಂ ಕ್ರುಶೇ ನಿಹತವನ್ಯಃ | 25 ಯದಿ ವಯಮ್ ಆತ್ಮನಾ ಜೀವಾಮಸ್ತರ್ಹ್ಯಾತ್ಮಿಕಾಚಾರೋಽಸ್ಮಾಭಿಃ ಕರ್ತವ್ಯಃ, 26 ದರ್ಪಃ ಪರಸ್ಪರಂ ನಿರ್ಭರ್ತನಂ ದ್ವೇಷಶ್ಚಾಸ್ಮಾಭಿ ನಃ ಕರ್ತವ್ಯಾನಿ |

6 ಹೇ ಭ್ರಾತರಃ, ಯುಷ್ಮಾಕಂ ಕಶ್ಚಿದ್ ಯದಿ ಕಸ್ತಂಚ್ಛಿತ್ ಪಾಪೇ ಪತತಿ ತರ್ಹ್ಯಾತ್ಮಿಕಭಾವಯುಕ್ತೈ ಯುಷ್ಮಾಭಿನ್ನಿಶ್ಚಿಕ್ಷಾಭಾವಂ ವಿಧಾಯ ಸ ಪುನರುತ್ಥಾಪ್ಯತಾಂ ಯೂಯಮಪಿ ಯಥಾ ತಾದ್ಯಕ್ಷರೀಕ್ಷಾಯಾಂ ನ ಪತಥ ತಥಾ ಸಾವಧಾನಾ ಭವತ | 2 ಯುಷ್ಮಾಕಮ್ ಏಕೈಕೋ ಜನಃ ಪರಸ್ಯ ಭಾರಂ ವಹತ್ತನೇನ ಪ್ರಕಾರೇಣ ಖ್ರೀಷ್ಟಸ್ಯ ವಿಧಿಂ ಪಾಲಯತ | 3 ಯದಿ ಕಶ್ಚನ ಕ್ಷುದ್ರಃ ಸನ್ ಸ್ಯಂ ಮಹಾನ್ತಂ ಮನ್ಯತೇ ತರ್ಹಿ ತಸ್ಯಾತ್ಮವಿಭಿನ್ನಾ ಜಾಯತೇ | 4 ಅತ ಏಕೈಕೇನ ಜನೇನ ಸ್ವಕೀಯಕರ್ಮಣಃ ಪರೀಕ್ಷಾ ಕ್ರಿಯತಾಂ ತೇನ ಪರಂ ನಾಲೋಕ್ಯ ಕೇವಲಮ್ ಆತ್ಮಾಲೋಕನಾತ್ ತಸ್ಯ ಶ್ಲಘಾ ಸಮ್ಭವಿಷ್ಯತಿ | 5 ಯತ ಏಕೈಕೋ ಜನಃ ಸ್ವಕೀಯಂ ಭಾರಂ ವಕ್ಷ್ಯತಿ | 6 ಯೋ ಜನೋ ಧರ್ಮೋಪದೇಶಂ ಲಭತೇ ಸ ಉಪದೇಷ್ಣಾರಂ ಸ್ವೀಯಸರ್ವಸಮ್ಮತೇರ್ಭಾಗಿನಂ ಕರೋತು | 7 ಯುಷ್ಮಾಕಂ ಭ್ರಾನ್ತಿನಃ ಭವತು, ಈಶ್ವರೋ ನೋಪಹಸಿತವ್ಯಃ, ಯೇನ ಯದ್ ಬೀಜಮ್ ಉಪ್ಯತೇ ತೇನ ತಜ್ಞಾತಂ ಶಸ್ಯಂ ಕರ್ತವ್ಯತೇ | 8 ಸ್ವಶರೀರಾರ್ಥಂ ಯೇನ ಬೀಜಮ್ ಉಪ್ಯತೇ ತೇನ ಶರೀರಾದ್ ವಿನಾಶರೂಪಂ ಶಸ್ಯಂ ಲಪ್ಯತೇ ಕಿನ್ತ್ವಾತ್ಮನಃ ಕೃತೇ ಯೇನ ಬೀಜಮ್ ಉಪ್ಯತೇ ತೇನಾತ್ಮತೋಽನನ್ಯಜೀವಿತರೂಪಂ ಶಸ್ಯಂ ಲಪ್ಯತೇ | (aiōnios g166) 9 ಸತ್ಕರ್ಮಕರಣೇಽಸ್ಮಾಭಿರಶ್ರಾನ್ತೈರ್ಭವಿತವ್ಯಂ ಯತೋಽಕ್ಕಾನೈಸ್ಸಿದ್ಧಿರಸ್ಮಾಭಿರುಪಯುಕ್ತಸಮಯೇ ತತ್ ಫಲಾನಿ ಲಪ್ಯಂತೇ | 10 ಅತೋ ಯಾವತ್ ಸಮಯಸ್ತಿಷ್ಯತಿ ತಾವತ್ ಸರ್ವಾನ್ ಪ್ರತಿ ವಿಶೇಷತೋ ವಿಶ್ವಾಸವೇಶ್ವವಾಸಿನಃ ಪ್ರತ್ಯಸ್ಮಾಭಿ ಹಿಂತಾಚಾರಃ

ಕರ್ತವ್ಯಃ | 11 ಹೇ ಭ್ರಾತರಃ, ಅಹಂ ಸ್ವಹಸ್ತೇನ ಯುಷ್ಮಾನ್ ಪ್ರತಿ ಕಿಯದ್ವ್ಯಹತ್ ಪತ್ರಂ ಲಿಖಿತವಾನ್ ತದ್ ಯುಷ್ಮಾಭಿ ದ್ಯೋಶ್ಯತಾಂ | 12 ಯೇ ಶಾರೀರಿಕವಿಷಯೇ ಸುದೃಶ್ಯಾ ಭವಿತುಮಿಚ್ಛನ್ನಿ ತೇ ಯತ್ ಖ್ರೀಷ್ಟಸ್ಯ ಕೃಶಸ್ಯ ಕಾರಣಾದುಪದ್ರವಸ್ಯ ಭಾಗಿನೋ ನ ಭವನ್ನಿ ಕೇವಲಂ ತದರ್ಥಂ ತ್ವಕ್ಷೇದೇ ಯುಷ್ಮಾನ್ ಪ್ರವರ್ತಯನ್ನಿ | 13 ತೇ ತ್ವಕ್ಷೇದಗ್ರಾಹಿಣೋಽಪಿ ವ್ಯವಸ್ಥಾಂ ನ ಪಾಲಯನ್ನಿ ಕಿನ್ತು ಯುಷ್ಮಚ್ಛರೀರಾತ್ ಶ್ಲಾಘಾಲಾಭಾರ್ಥಂ ಯುಷ್ಮಾಕಂ ತ್ವಕ್ಷೇದಮ್ ಇಚ್ಛನ್ನಿ | 14 ಕಿನ್ತು ಯೇನಾಹಂ ಸಂಸಾರಾಯ ಹತಃ ಸಂಸಾರೋಽಪಿ ಮಹ್ಯಂ ಹತಸ್ತದಸ್ಯತ್ಪ್ರಭೋ ಯೀಶುಖ್ರೀಷ್ಟಸ್ಯ ಕೃಶಂ ವಿನಾನ್ಯತ್ರ ಕುತ್ರಾಪಿ ಮಮ ಶ್ಲಾಘಾನಂ ಕದಾಪಿ ನ ಭವತು | 15 ಖ್ರೀಷ್ಟೇ ಯೀಶೌ ತ್ವಕ್ಷೇದಾತ್ವಕ್ಷೇದಯೋಃ ಕಿಮಪಿ ಗುಣಂ ನಾಸ್ತಿ ಕಿನ್ತು ನವೀನಾ ಸೃಷ್ಟಿರೇವ ಗುಣಯುಕ್ತಾ | 16 ಅಪರಂ ಯಾವನ್ನೋ ಲೋಕಾ ಏತಸ್ಮಿನ್ ಮಾರ್ಗೇ ಚರನ್ನಿ ತೇಷಾಂ ಈಶ್ವರೀಯಸ್ಯ ಕೃತ್ಸಸ್ಯೇಸ್ತ್ರಾಯೋಲಶ್ಚ ಶಾನ್ತಿ ದರ್ಯಾಲಾಭಶ್ಚ ಭೂಯಾತ್ | 17 ಇತಃ ಪರಂ ಕೋಽಪಿ ಮಾಂ ನ ಕ್ಷಿಶ್ವಾತು ಯಸ್ಮಾದ್ ಅಹಂ ಸ್ವಗಾತ್ರೇ ಪ್ರಭೋ ಯೀಶುಖ್ರೀಷ್ಟಸ್ಯ ಚಿಹ್ನಾನಿ ಧಾರಯೇ | 18 ಹೇ ಭ್ರಾತರಃ ಅಸ್ಮಾಕಂ ಪ್ರಭೋ ಯೀಶುಖ್ರೀಷ್ಟಸ್ಯ ಪ್ರಸಾದೋ ಯುಷ್ಮಾಕಮ್ ಆತ್ಮನಿ ಸ್ಥೇಯಾತ್ | ತಥಾಸ್ತು |

ಇಫಿಷಿಣಃ

1 ಈಶ್ವರಸ್ಯೇಚ್ಚಯಾ ಯೀಶುಖೀಷ್ವಸ್ಯ ಪ್ರೇರಿತಃ ಪೌಲ ಇಫಿಷನಗರಸ್ಥಾನಂ ಪವಿತ್ರಾನ್ ಖೀಷ್ವಯೀಶೌ ವಿಶ್ವಾಸಿನೋ ಲೋಕಾನ್ ಪ್ರತಿ ಪತ್ರಂ ಲಿಖತಿ |
2 ಅಸ್ಮಾಕಂ ತಾತಸ್ಯೇಶ್ವರಸ್ಯ ಪ್ರಭೋ ಯೀಶುಖೀಷ್ವಸ್ಯ ಚಾನುಗ್ರಹಃ ಶಾನ್ತಿಶ್ಚ ಯುಷ್ಮಾಕಂ ವರ್ತತಾಂ | **3** ಅಸ್ಮಾಕಂ ಪ್ರಭೋ ಯೀಶೋಃ ಖೀಷ್ವಸ್ಯ ತಾತ ಈಶ್ವರೋ ಧನ್ಯೋ ಭವತು; ಯತಃ ಸ ಖೀಷ್ವೇನಾಸ್ತಭ್ಯಂ ಸರ್ವಮ್ ಆಧ್ಯಾತ್ಮಿಕಂ ಸ್ವರ್ಗೀಯವರಂ ದತ್ತವಾನ್ | **4** ವಯಂ ಯತ್ ತಸ್ಯ ಸಮಕ್ಷಂ ಪ್ರೇಮ್ನಾ ಪವಿತ್ರಾ ನಿಷ್ಕಲಜ್ಯಾಶ್ಚ ಭವಾಮಸ್ತದರ್ಥಂ ಸ ಜಗತಃ ಸ್ಪಷ್ಟೇ ಪೂರ್ವಂ ತೇನಾಸ್ಥಾನ್ ಅಭಿರೋಚಿತವಾನ್, ನಿಜಾಭಿಲಷಿತಾನುರೋಧಾಚ್ಚ **5** ಯೀಶುನಾ ಖೀಷ್ವೇನ ಸ್ತಸ್ಯ ನಿಮಿತ್ತಂ ಪುತ್ರತ್ವಪದೇಸ್ಮಾನ್ ಸ್ವಕೀಯಾನುಗ್ರಹಸ್ಯ ಮಹತ್ತ್ವಸ್ಯ ಪ್ರಶಂಸಾರ್ಥಂ ಪೂರ್ವಂ ನಿಯುಕ್ತವಾನ್ | **6** ತಸ್ಮಾದ್ ಅನುಗ್ರಹಾತ್ ಸ ಯೇನ ಪ್ರಿಯತಮೇನ ಪುತ್ರೀಣಾಸ್ಥಾನ್ ಅನುಗ್ರಹೀತವಾನ್, **7** ವಯಂ ತಸ್ಯ ಶೋಣಿತೇನ ಮುಕ್ತಿಮ್ ಅರ್ಥತಃ ಪಾಪಕ್ಷಮಾಂ ಲಬ್ಧವನ್ಮಃ | **8** ತಸ್ಯ ಯ ಈದೃಶೋನುಗ್ರಹನಿಧಿಸ್ತಾತ್ ಸೋಸ್ಯಭ್ಯಂ ಸರ್ವವಿಧಂ ಜ್ಞಾನಂ ಬುದ್ಧಿಶ್ಚ ಬಾಹುಲ್ಯರೂಪೇಣ ವಿತರಿತವಾನ್ | **9** ಸ್ವರ್ಗಫಲಿವ್ಯೋ ಯದ್ವದ್ ವಿದ್ಯತೇ ತತ್ಸರ್ವಂ ಸ ಖೀಷ್ವೇ ಸಂಗ್ರಹೀಷ್ಯತೀತಿ ಹಿತ್ಯೆಷಿಣಾ **10** ತೇನ ಕೃತೋ ಯೋ ಮನೋರಥಃ ಸಮ್ಪೂರ್ಣತಾಂ ಗತವತ್ಸು ಸಮಯೇಷು ಸಾಧಯಿತವ್ಯಸ್ಯಮಧಿ ಸ ಸ್ವಕೀಯಾಭಿಲಾಷಸ್ಯ ನಿಗೂಢಂ ಭಾವಮ್ ಅಸ್ಮಾನ್ ಜ್ಞಾಪಿತವಾನ್ | **11** ಪೂರ್ವಂ ಖೀಷ್ವೇ ವಿಶ್ವಾಸಿನೋ ಯೇ ವಯಮ್ ಅಸ್ತತ್ಸೋ ಯತ್ ತಸ್ಯ ಮಹಿಮ್ನಃ ಪ್ರಶಂಸಾ ಜಾಯತೇ, **12** ತದರ್ಥಂ ಯಃ ಸ್ವಕೀಯೇಚ್ಚಾಯಾಃ ಮನ್ವಣಾತಃ ಸರ್ವಾಣಿ ಸಾಧಯತಿ ತಸ್ಯ ಮನೋರಥಾದ್ ವಯಂ ಖೀಷ್ವೇನ ಪೂರ್ವಂ ನಿರೂಪಿತಾಃ ಸನ್ನೋಽಧಿಕಾರಿಣೋ ಜಾತಾಃ | **13** ಯೂಯಮಪಿ ಸತ್ಯಂ ವಾಕ್ಯಮ್ ಅರ್ಥತೋ ಯುಷ್ಮತ್ಪರಿತ್ರಾಣಸ್ಯ ಸುಸಂವಾದಂ ನಿಶಮ್ಯ ತಸ್ಯಿನ್ದೇವ ಖೀಷ್ವೇ ವಿಶ್ವಸಿತವನ್ಮಃ ಪ್ರತಿಜ್ಞಾತೇನ ಪವಿತ್ರೇಣಾತ್ಮನಾ ಮುದ್ರಯೇವಾಜಿತಾಶ್ಚ | **14** ಯತಸ್ತಸ್ಯ ಮಹಿಮ್ನಃ ಪ್ರಕಾಶಾಯ ತೇನ ಕ್ರೀತಾನಾಂ ಲೋಕಾನಾಂ ಮುಕ್ತಿ ಯಾರ್ವನ್ನ ಭವಿಷ್ಯತಿ ತಾವತ್ ಸ ಆತ್ಮಾಸ್ಮಾಕಮ್ ಅಧಿಕಾರಿತ್ವಸ್ಯ ಸತ್ಯಚ್ಛರಾಸ್ಯ ಪಣಸ್ತುರೂಪೋ ಭವತಿ | **15** ಪ್ರಭೌ ಯೀಶೌ ಯುಷ್ಮಾಕಂ ವಿಶ್ವಾಸಃ ಸರ್ವೇಷು ಪವಿತ್ರಲೋಕೇಷು ಪ್ರೇಮ ಚಾಸ್ತ ಇತಿ ವಾರ್ತಾಂ ಶ್ರುತ್ವಾಹಮಪಿ **16** ಯುಷ್ಮಾನಧಿ ನಿರನ್ನರಮ್ ಈಶ್ವರಂ ಧನ್ಯಂ ವದನ್ ಪ್ರಾರ್ಥನಾಸಮಯೇ ಚ ಯುಷ್ಮಾನ್ ಸ್ಮರನ್ ವರಮಿಮಂ ಯಾಚಾಮಿ | **17** ಅಸ್ಮಾಕಂ ಪ್ರಭೋ ಯೀಶುಖೀಷ್ವಸ್ಯ ತಾತೋ ಯಃ ಪ್ರಭಾವಾಕರ ಈಶ್ವರಃ ಸ ಸ್ವಕೀಯತತ್ತ್ವಜ್ಞಾನಾಯ ಯುಷ್ಮಭ್ಯಂ ಜ್ಞಾನಜನಕಮ್ ಪ್ರಕಾಶಿತವಾಕ್ಯಭೋಧಕಇಚ್ಛಾತ್ಮಾನಂ ದೇಯಾತ್ | **18** ಯುಷ್ಮಾಕಂ ಜ್ಞಾನಚಕ್ಷೂಂಷಿ ಚ ದೀಪ್ತಿಯುಕ್ತಾನಿ ಕೃತ್ಯಾ ತಸ್ಯಾಹ್ವಾನಂ ಕೀದೃಶ್ಯಾ ಪ್ರತ್ಯಾಶಯಾ ಸಮ್ಪುಲಿತಂ ಪವಿತ್ರಲೋಕಾನಾಂ ಮಧ್ಯೇ ತೇನ ದತ್ತೋಽಧಿಕಾರಃ ಕೀದೃಶಃ ಪ್ರಭಾವನಿಧಿ ವಿಶ್ವಾಸಿಷು ಚಾಸ್ಥಾಸು ಪ್ರಕಾಶಮಾನಸ್ಯ **19** ತದೀಯಮಹಾಪರಾಕ್ರಮಸ್ಯ ಮಹತ್ತ್ವಂ ಕೀದೃಗ್ ಅನುಪಮಂ ತತ್ ಸರ್ವಂ ಯುಷ್ಮಾನ್ ಜ್ಞಾಪಯತು | **20** ಯತಃ ಸ ಯಸ್ಯಾಃ ಶಕ್ತೇಃ ಪ್ರಬಲತಾಂ ಖೀಷ್ವೇ ಪ್ರಕಾಶಯನ್ ಮೃತಗಣಮಧ್ಯಾತ್ ತಮ್ ಉತ್ಥಾಪಿತವಾನ್, **21** ಅಧಿಪತಿತ್ವಪದಂ ಶಾಸನಪದಂ ಪರಾಕ್ರಮೋ

ರಾಜತ್ವತ್ಯೇತಿನಾಮಾನಿ ಯಾವನ್ನಿ ಪದಾನೀಹ ಲೋಕೇ ಪರಲೋಕೇ ಚ ವಿದ್ವನ್ತೇ ತೇಷಾಂ ಸರ್ವೇಷಾಮ್ ಉದ್ಧೇಸ್ಯ ಸ್ವರ್ಗೇ ನಿಜದಕ್ಷಿಣಪಾರ್ಶ್ವೇ ತಮ್ ಉಪವೇಶಿತವಾನ್, (aiōn g165) **22** ಸರ್ವಾಣಿ ತಸ್ಯ ಚರಣಯೋರಧೋ ನಿಹಿತವಾನ್ ಯಾ ಸಮಿತಿಸ್ತಸ್ಯ ಶರೀರಂ ಸರ್ವತ್ರ ಸರ್ವೇಷಾಂ ಪೂರಯಿತುಃ ಪೂರಕಇಭವತಿ ತಂ ತಸ್ಯಾ ಮೂರ್ಧಾನಂ ಕೃತ್ವಾ **23** ಸರ್ವೇಷಾಮ್ ಉಪಯ್ಯುಪರಿ ನಿಯುಕ್ತವಾಂಶ್ಚ ಸೈವ ಶಕ್ತಿರಸ್ಯಾಸ್ತಪಿ ತೇನ ಪ್ರಕಾಶತೇ |

2 ಪುರಾ ಯೂಯಮ್ ಅಪರಾಧ್ಯಃ ಪಾಪೈಶ್ಚ ಮೃತಾಃ ಸನ್ನಸ್ತಾನ್ಯಾಚರನ್ನ ಇಹಲೋಕಸ್ಯ ಸಂಸಾರಾನುಸಾರೇಣಾಕಾಶರಾಜ್ಯಸ್ಯಾಧಿಪತಿಮ್ (aiōn g165) **2** ಅರ್ಥತಃ ಸಾಮೃತಮ್ ಅಜ್ಞಾಲಜ್ಞಿವಂಶೇಷು ಕರ್ಮ್ಯಕಾರಿಣಮ್ ಆತ್ಮಾನಮ್ ಅನ್ವವಜತ | **3** ತೇಷಾಂ ಮಧ್ಯೇ ಸರ್ವೇ ವಯಮಪಿ ಪೂರ್ವಂ ಶರೀರಸ್ಯ ಮನಸ್ಸಾಮನಾಯಾಇಚ್ಛೇಹಾಂ ಸಾಧಯನ್ತಃ ಸ್ವಶರೀರಸ್ಯಾಭಿಲಾಷಾನ್ ಆಚರಾಮ ಸರ್ವೇಽಸ್ಯ ಇವ ಚ ಸ್ವಭಾವತಃ ಕ್ರೋಧಭಜನಾನ್ಯಭವಾಮು | **4** ಕಿನ್ತು ಕರುಣಾನಿಧಿರೀಶ್ವರೋ ಯೇನ ಮಹಾಪ್ರೇಮ್ನಾಸ್ಥಾನ್ ದಯಿತವಾನ್ **5** ತಸ್ಯ ಸ್ವಪ್ರೇಮ್ನೋ ಬಾಹುಲ್ಯಾದ್ ಅಪರಾಧ್ಯ ಮ್ಮೃತಾನಪ್ಯಸ್ಥಾನ್ ಖೀಷ್ವೇನ ಸಹ ಜೀವಿತವಾನ್ ಯತೋಽನುಗ್ರಹಾದ್ ಯೂಯಂ ಪರಿತ್ರಾಣಂ ಪ್ರಾಪ್ತಾಃ | **6** ಸ ಚ ಖೀಷ್ವೇನ ಯೀಶುನಾಸ್ಥಾನ್ ತೇನ ಸಾರ್ಧಮ್ ಉತ್ಥಾಪಿತವಾನ್ ಸ್ವರ್ಗ ಉಪವೇಶಿತವಾಂಶ್ಚ | **7** ಇತ್ಯಂ ಸ ಖೀಷ್ವೇನ ಯೀಶುನಾಸ್ಥಾನ್ ಪ್ರತಿ ಸ್ವಹಿತ್ಯೆಷಿತಯಾ ಭಾವಿಯುಗೇಷು ಸ್ವಕೀಯಾನುಗ್ರಹಸ್ತಾನುಪಮಂ ನಿಧಿಂ ಪ್ರಕಾಶಯಿತುಮ್ ಇಚ್ಛತಿ | (aiōn g165) **8** ಯೂಯಮ್ ಅನುಗ್ರಹಾದ್ ವಿಶ್ವಾಸೇನ ಪರಿತ್ರಾಣಂ ಪ್ರಾಪ್ತಾಃ, ತಚ್ಚ ಯುಷ್ಮನ್ನೂಲಕಂ ನಹಿ ಕಿನ್ದ್ರೀಶ್ವರಸ್ಯೈವ ದಾನಂ, **9** ತತ್ ಕರ್ಮ್ಯಕಾಂ ಫಲಮ್ ಅಪಿ ನಹಿ, ಅತಃ ಕೇನಾಪಿ ನ ಶ್ಲಾಘಿತವ್ಯಂ | **10** ಯತೋ ವಯಂ ತಸ್ಯ ಕಾರ್ಯ್ಯಂ ಪ್ರಾಗ್ ಈಶ್ವರೇಣ ನಿರೂಪಿತಾಭಿಃ ಸತ್ತಿಯಾಭಿಃ ಕಾಲಯಾಪನಾಯ ಖೀಷ್ವೇ ಯೀಶೌ ತೇನ ಮೃಷ್ಟಾಶ್ಚ | **11** ಪುರಾ ಜನ್ಮನಾ ಭಿನ್ನಜಾತೀಯಾ ಹಸ್ತಕೃತಂ ತ್ವಕ್ಷೇದಂ ಪ್ರಾಪ್ತೈ ಲೋಕೈಶ್ಚಾಚ್ಛಿನ್ನತ್ವಚ ಇತಿನಾಮ್ನಾ ಖ್ಯಾತಾಯೇ ಯೂಯಂ ತೈ ಯುರ್ಷ್ವಾಭಿರಿದಂ ಸ್ಮತ್ಸರ್ವಂ **12** ಯತ್ ತಸ್ಮಿನ್ ಸಮಯೇ ಯೂಯಂ ಖೀಷ್ವಾನ್ ಭಿನ್ನಾ ಇಸ್ರಾಯೇಲಲೋಕಾನಾಂ ಸಹವಾಸಾದ್ ದೂರಸ್ಥಾಃ ಪ್ರತಿಜ್ಞಾಸಮ್ಪುಲಿತನಿಯಮಾನಾಂ ಬಹಿಃ ಸ್ಥಿತಾಃ ಸನ್ನೋ ನಿರಾಶಾ ನಿರೀಶ್ವರಾಶ್ಚ ಜಗತ್ಯಾಧ್ಯಮ್ ಇತಿ | **13** ಕಿನ್ತ್ವದನಾ ಖೀಷ್ವೇ ಯೀಶಾವಾಶ್ರಯಂ ಪ್ರಾಪ್ಯ ಪುರಾ ದೂರವತ್ತೀನೋ ಯೂಯಂ ಖೀಷ್ವಸ್ಯ ಶೋಣಿತೇನ ನಿಕಟವತ್ತೀನೋಽಭವತ | **14** ಯತಃ ಸ ಏವಾಸ್ಮಾಕಂ ಸನ್ನಿಃ ಸ ದ್ವಯಮ್ ಏಕೀಕೃತವಾನ್ ಶತ್ರುತಾರೂಪಿಣೀಂ ಮದ್ವವತ್ತೀನೀಂ ಪ್ರಭೇದಕಭಿತ್ತಿಂ ಭಗ್ನವಾನ್ ದಕ್ಷಾಜ್ಞಾಯುಕ್ತಂ ವಿಧಿಶಾಸ್ತ್ರಂ ಸ್ವಶರೀರೇಣ ಲುಪ್ತವಾಂಶ್ಚ | **15** ಯತಃ ಸ ಸನ್ನಿಂ ವಿಧಾಯ ತೌ ದ್ವೌ ಸ್ತಸ್ಮಿನ್ ಏಕಂ ನುತನಂ ಮಾನವಂ ಕರ್ತುಂ **16** ಸ್ವಕೀಯಕುಶಲೇ ಶತ್ರುತಾಂ ನಿಹತ್ಯ ತೇನೈವೈಕಸ್ಮಿನ್ ಶರೀರೇ ತಯೋ ದ್ವಯೋರೀಶ್ವರೇಣ ಸನ್ನಿಂ ಕಾರಯಿತುಂ ನಿಶ್ಚಿತವಾನ್ | **17** ಸ ಚಾಗತ್ಯ ದೂರವತ್ತೀನೋ ಯುಷ್ಮಾನ್ ನಿಕಟವತ್ತೀನೋ ಽಸ್ಮಾಂಶ್ಚ ಸನ್ನೇ ಮರ್ಜಲವಾರ್ತಾಂ ಜ್ಞಾಪಿತವಾನ್ | **18** ಯತಸ್ತಸ್ಮಾದ್ ಉಭಯಪಕ್ಷೀಯಾ ವಯಮ್ ಏಕೇನಾತ್ಮನಾ ಪಿತುಃ ಸಮೀಪಂ ಗಮನಾಯ ಸಾಮರ್ಥ್ಯಂ ಪ್ರಾಪ್ತವನ್ಮಃ | **19** ಅತ ಇದಾನೀಂ

ಯೂಯಮ್ ಅಸಮ್ಪರ್ಕೀಯಾ ವಿದೇಶಿನಶ್ಚ ನ ತಿಷ್ಠನತಃ ಪವಿತ್ರಲೋಕೈಃ ಸಹವಾಸಿನ ಈಶ್ವರಸ್ಯ ವೇಶ್ಯವಾಸಿನಶ್ಚಾಧ್ಯೇ | 20 ಅಪರಂ ಪ್ರೇರಿತಾ ಭವಿಷ್ಯದ್ವಾದಿನಶ್ಚ ಯಶ್ಚ ಭಿತ್ತಿಮೂಲಸ್ವರೂಪಾಸ್ತಶ್ಚ ಯೂಯಂ ತಸ್ಮಿನ್ ಮೂಲೇ ನಿಜೇಯಧ್ಯೇ ತಶ್ಚ ಚ ಸ್ವಯಂ ಯೀಶುಃ ಖ್ರೀಷ್ಣಃ ಪ್ರಧಾನಃ ಕೋಣಸ್ಥಪ್ತರಃ | 21 ತೇನ ಕೃತ್ಸಾ ನಿರ್ಮಿತಿಃ ಸಂಗ್ರಹ್ಯಮಾನಾ ಪ್ರಭೋಃ ಪವಿತ್ರಂ ಮನ್ನಿರಂ ಭವಿತುಂ ವರ್ಧತೇ | 22 ಯೂಯಮಪಿ ತತ್ರ ಸಂಗ್ರಹ್ಯಮಾನಾ ಆತ್ಮನೇಶ್ವರಸ್ಯ ವಾಸಸ್ಥಾನಂ ಭವಥ |

3 ಅತೋ ಹೇತೋ ಭೀನ್ನಜಾತೀಯಾನಾಂ ಯುಷ್ಮಾಕಂ ನಿಮಿತ್ತಂ ಯೀಶುಖ್ರೀಷ್ಣಸ್ಯ ಬನ್ವೀ ಯಃ ಸೋಽಹಂ ಪಾಲೋ ಬ್ರವೀಮಿ | 2 ಯುಷ್ಮದರ್ಥಮ್ ಈಶ್ವರೇಣ ಮಹ್ಯಂ ದತ್ತಸ್ಯ ವರಸ್ಯ ನಿಯಮಃ ಕೀದೃಶಶ್ವದ್ ಯುಷ್ಮಾಧಿಶ್ವರಾಪೀತಿ ಮನ್ಯೇ | 3 ಅರ್ಥತಃ ಪೂರ್ವ್ವಂ ಮಯಾ ಸಂಕ್ಷೇಪೇಣ ಯಥಾ ಲಿಖಿತಂ ತಥಾಹಂ ಪ್ರಕಾಶಿತವಾಕ್ಯೇನೇಶ್ವರಸ್ಯ ನಿಗೂಢಂ ಭಾವಂ ಜ್ಞಾಪಿತೋಽಭವಂ | 4 ಅತೋ ಯುಷ್ಮಾಭಿಸ್ತತ್ ಪರಿತ್ಯಾ ಖ್ರೀಷ್ಣಮಧಿ ತಸ್ಮಿನ್ನಿಗೂಢೇ ಭಾವೇ ಮಮ ಜ್ಞಾನಂ ಕೀದೃಶಂ ತದ್ ಭೋತ್ಯತೇ | 5 ಪೂರ್ವ್ವಯುಗೇಷು ಮಾನವಸನ್ತಾನಾಸ್ತಂ ಜ್ಞಾಪಿತಾ ನಾಸನ್ ಕಿನ್ವದ್ಧುನಾ ಸ ಭಾವಸ್ತಸ್ಯ ಪರಿತ್ಯಾನ್ ಪ್ರೇರಿತಾನ್ ಭವಿಷ್ಯದ್ವಾದಿನಶ್ಚ ಪ್ರತ್ಯಾತ್ಮನಾ ಪ್ರಕಾಶಿತೋಽಭವತ್ | 6 ಅರ್ಥತಃ ಈಶ್ವರಸ್ಯ ಶಕ್ತೇಃ ಪ್ರಕಾಶಾತ್ ತಸ್ಯಾನುಗ್ರಹೇಣ ಯೋ ವರೋ ಮಹ್ಯಮ್ ಅದಾಯಿ ತೇನಾಹಂ ಯಸ್ಯ ಸುಸಂವಾದಸ್ಯ ಪರಿಚಾರಕೋಽಭವಂ, 7 ತದ್ವಾರಾ ಖ್ರೀಷ್ಣೇನ ಭಿನ್ನಜಾತೀಯಾ ಅನ್ಯೈಃ ಸಾರ್ಧಮ್ ಏಕಾಧಿಕಾರಾ ಏಕಶರೀರಾ ಏಕಸ್ಯಾಃ ಪ್ರತಿಜ್ಞಾಯಾ ಅಂತಿನಶ್ಚ ಭವಿಷ್ಯಂತೀತಿ | 8 ಸರ್ವೇಷಾಂ ಪವಿತ್ರಲೋಕಾನಾಂ ಕ್ಷುಧ್ರತಮಾಯ ಮಹ್ಯಂ ವರೋಽಯಮ್ ಅದಾಯಿ ಯದ್ ಭಿನ್ನಜಾತೀಯಾನಾಂ ಮಧ್ಯೇ ಬೋಧಾಗಯಸ್ಯ ಗುಣನಿಧೇಃ ಖ್ರೀಷ್ಣಸ್ಯ ಮಜ್ಜಲವಾರ್ತಾಂ ಪ್ರಚಾರಯಾಮಿ, 9 ಕಾಲಾವಸ್ಥಾತಃ ಪೂರ್ವ್ವಸ್ಯಾಚ್ಚ ಯೋ ನಿಗೂಢಭಾವ ಈಶ್ವರೇ ಗುಪ್ತ ಆಸೀತ್ ತದೀಯನಿಯಮಂ ಸರ್ವ್ವಾನ್ ಜ್ಞಾಪಯಾಮಿ | (aiṛṇ g165) 10 ಯತಃ ಈಶ್ವರಸ್ಯ ನಾನಾರೂಪಂ ಜ್ಞಾನಂ ಯತ್ ಸಾಮೃತಂ ಸಮಿತ್ಯಾ ಸ್ವರ್ಗೇ ಪ್ರಾಧಾನ್ಯಪರಾಕ್ರಮಯುಕ್ತಾನಾಂ ದೂತಾನಾಂ ನಿಕಟೇ ಪ್ರಕಾಶತೇ ತದರ್ಥಂ ಸ ಯೀಶುನಾ ಖ್ರೀಷ್ಣೇನ ಸರ್ವ್ವಾಣಿ ಸೃಷ್ಟವಾನ್ | 11 ಯತೋ ವಯಂ ಯಸ್ಮಿನ್ ವಿಶ್ವಸ್ಯ ದೃಢಭಕ್ತ್ಯಾ ನಿರ್ಭಯತಾಮ್ ಈಶ್ವರಸ್ಯ ಸಮಾಗಮೇ ಸಾಮರ್ಥ್ಯಾಃ | 12 ಪ್ರಾಪ್ತವನ್ನಸ್ತಮಸ್ಮಾಕಂ ಪ್ರಭುಂ ಯೀಶುಂ ಖ್ರೀಷ್ಣಮಧಿ ಸ ಕಾಲಾವಸ್ಥಾಯಾಃ ಪೂರ್ವ್ವಂ ತಂ ಮನೋರಥಂ ಕೃತವಾನ್ | (aiṛṇ g165) 13 ಅತೋಽಹಂ ಯುಷ್ಮನ್ನಿಮಿತ್ತಂ ದುಃಖಭೋಗೇನ ಕ್ಷಾನ್ತಿಯನ್ಯ ಗಚ್ಛಾಮೀತಿ ಪ್ರಾರ್ಥಯೇ ಯತಸ್ತದೇವ ಯುಷ್ಮಾಕಂ ಗೌರವಂ | 14 ಅತೋ ಹೇತೋಃ ಸ್ವರ್ಗಪ್ರಾಪ್ತಿಯೋಃ ಸ್ಥಿತಃ ಕೃತ್ಸೋ ವಂಶೋ ಯಸ್ಯ ನಾಮ್ನಾ ವಿಖ್ಯಾತಸ್ತಮ್ | 15 ಅಸ್ಮತ್ಪ್ರಭೋ ಯೀಶುಖ್ರೀಷ್ಣಸ್ಯ ಪಿತರಮುದ್ವಿಶ್ವಾಹಂ ಜಾನುನೀ ಪಾತಯಿತ್ಯಾ ತಸ್ಯ ಪ್ರಭಾವನಿಧಿತೋ ವರಮಿಮಂ ಪ್ರಾರ್ಥಯೇ | 16 ತಸ್ಯಾತ್ಮನಾ ಯುಷ್ಮಾಕಮ್ ಆನ್ರಿಕಪುರುಷಸ್ಯ ಶಕ್ತೇ ವ್ಯರ್ಥಿಃ ಕ್ರಿಯತಾಂ | 17 ಖ್ರೀಷ್ಣಸ್ತು ವಿಶ್ವಾಸೇನ ಯುಷ್ಮಾಕಂ ಹೃದಯೇಷು ನಿವಸತು | ಪ್ರೇಮಣಿ ಯುಷ್ಮಾಕಂ ಬದ್ಧಮೂಲತ್ತಂ ಸುಸ್ಥಿರತ್ವಾಚ್ಚ ಭವತು | 18 ಇತ್ಥಂ ಪ್ರಸ್ಥತಾಯಾ ದೀರ್ಘತಾಯಾ ಗಭೀರತಾಯಾ ಉಚ್ಚತಾಯಾಶ್ಚ ಬೋಧಾಯ ಸರ್ವೈಃ ಪವಿತ್ರಲೋಕೈಃ ಪ್ರಾಪ್ಯಂ ಸಾಮರ್ಥ್ಯಂ ಯುಷ್ಮಾಭಿ

ಲಭ್ಯತಾಂ, 19 ಜ್ಞಾನಾತಿರಿಕ್ತಂ ಖ್ರೀಷ್ಣಸ್ಯ ಪ್ರೇಮ ಜ್ಞಾಯತಾಮ್ ಈಶ್ವರಸ್ಯ ಸಮೂರ್ಣವೃದ್ಧಿಪರ್ಯಂತಂ ಯುಷ್ಮಾಕಂ ವೃದ್ಧಿ ಭವತು ಚ | 20 ಅಸ್ಮಾಕಮ್ ಆನ್ರೇ ಯಾ ಶಕ್ತಿಃ ಪ್ರಕಾಶತೇ ತಯಾ ಸರ್ವ್ವಾತಿರಿಕ್ತಂ ಕರ್ಮ್ಯ ಕುರ್ವನ್ ಅಸ್ಮಾಕಂ ಪ್ರಾರ್ಥನಾಂ ಕಲ್ಪನಾಘ್ನಾತಿಕ್ರಮಿತುಂ ಯಃ ಶಕ್ನೋತಿ | 21 ಖ್ರೀಷ್ಣಯೀಶುನಾ ಸಮಿತೇ ಮರ್ಥ್ಯೇ ಸರ್ವೇಷು ಯುಗೇಷು ತಸ್ಯ ಧನ್ಯವಾದೋ ಭವತು | ಇತಿ | (aiṛṇ g165)

4 ಅತೋ ಬನ್ನಿರಹಂ ಪ್ರಭೋ ನಾರ್ಮ್ಯಾ ಯುಷ್ಮಾನ್ ವಿನಯೇ ಯೂಯಂ ಯೇನಾಹ್ವಾನೇನಾಹೂತಾಸ್ತದಪಯುಕ್ತರೂಪೇಣ 2 ಸರ್ವ್ವಥಾ ನಮ್ರತಾಂ ಮೃದುತಾಂ ತಿಕ್ತಾಂ ಪರಸ್ಪರಂ ಪ್ರಮ್ನಾ ಸಹಿಷ್ಣುತಾಘ್ನಾಚರತ | 3 ಪ್ರಣಯಬನ್ಧನೇನ ಚಾತ್ಮನ ಏಕ್ಯಂ ರಕ್ತಿಕುಂ ಯತಧ್ಧಂ | 4 ಯೂಯಮ್ ಏಕಶರೀರಾ ಏಕಾತ್ಮಾನಶ್ಚ ತದ್ಧದ್ ಅಹ್ವಾನೇನ ಯೂಯಮ್ ಏಕಪ್ರತ್ಯಾಶಾಪ್ರಾಪ್ತಯೇ ಸಮಾಹೂತಾಃ | 5 ಯುಷ್ಮಾಕಮ್ ಏಕಃ ಪ್ರಭುರೇಕೋ ವಿಶ್ವಾಸ ಏಕಂ ಮಜ್ಜನಂ, ಸರ್ವ್ವೇಷಾಂ ತಾತಃ 6 ಸರ್ವ್ವೋಪರಿಸ್ಥಃ ಸರ್ವ್ವವ್ಯಾಪೀ ಸರ್ವ್ವೇಷಾಂ ಯುಷ್ಮಾಕಂ ಮಧ್ಯವರ್ತೀ ಚೈಕ ಈಶ್ವರ ಆಸೇ | 7 ಕಿನ್ತು ಖ್ರೀಷ್ಣಸ್ಯ ದಾನಪರಿಮಾಣಾನುಸಾರಾದ್ ಅಸ್ಮಾಕಮ್ ಏಕೈಕಸ್ಮೈ ವಿಶೇಷೋ ವರೋಽದಾಯಿ | 8 ಯಥಾ ಲಿಖಿತಮ್ ಆಸೇ, "ಲೂರ್ಡ್ಸ್ ಮ್ ಆರುಹ್ಯ ಜೇತ್ಯನ್ ಸ ವಿಚಿತ್ಯ ಬನ್ನಿನೋಽಕರೋತ್ | ತತಃ ಸ ಮನುಜೇಭ್ಯೋಽಪಿ ಸ್ವೀಯಾನ್ ವ್ಯಶ್ರಾಣಯದ್ ವರಾನ್ | " 9 ಲೂರ್ಡ್ಸ್ ಮ್ ಆರುಹ್ಯೇತಿವಾಕ್ಯಸ್ಯಾಯಮರ್ಥಃ ಸ ಪೂರ್ವ್ವಂ ಪೃಥಿವೀರೂಪಂ ಸರ್ವ್ವಾರ್ಥಸ್ಯಂತಂ ಸ್ಥಾನಮ್ ಅವತೀರ್ಣವಾನ್ | 10 ಯಶ್ಚಾವತೀರ್ಣವಾನ್ ಸ ಏವ ಸ್ವರ್ಗಾಣಾಮ್ ಉಪಯುಕ್ತಪರ್ಯಾರೂಢವಾನ್ ಯತಃ ಸರ್ವ್ವಾಣಿ ತೇನ ಪೂರಯಿತವ್ಯಾನ್ | 11 ಸ ಏವ ಚ ಕಾಂಶ್ಚನ ಪ್ರೇರಿತಾನ್ ಅಪರಾನ್ ಭವಿಷ್ಯದ್ವಾದಿನೋಽಪರಾನ್ ಸುಸಂವಾದಪ್ರಚಾರಕಾನ್ ಅಪರಾನ್ ಪಾಲಕಾನ್ ಉಪದೇಶಕಾಂಶ್ಚ ನಿಯುಕ್ತವಾನ್ | 12 ಯಾವದ್ ವಯಂ ಸರ್ವೈಃ ವಿಶ್ವಾಸೈಶ್ಚರಪುತ್ರವಿಷಯಕಸ್ಯ ತತ್ಪ್ರಜ್ಞಾನಸ್ಯ ಚೈಕೈಕಂ ಸಮೂರ್ಣಂ ಪುರುಷಧರ್ಮಾಃ ಖ್ರೀಷ್ಣಸ್ಯ ಸಮೂರ್ಣಪರಿಮಾಣಸ್ಯ ಸಮಂ ಪರಿಮಾಣಂ ನ ಪ್ರಾಪ್ನುಮಸ್ತವತ್ | 13 ಸ ಪರಿಚಯಾರ್ಥಕರ್ಮ್ಯಸಾಧನಾಯ ಖ್ರೀಷ್ಣಸ್ಯ ಶರೀರಸ್ಯ ನಿಷ್ಕಾಯೈ ಚ ಪವಿತ್ರಲೋಕಾನಾಂ ಸಿದ್ಧತಾಯಾಸ್ತಾದೃಶಮ್ ಉಪಾಯಂ ನಿಶ್ಚಿತವಾನ್ | 14 ಅತಃ ಏವ ಮಾನುಷಾಣಾಂ ಚಾತುರೀತೋ ಭ್ರಮಕಧೂರ್ತತಾಯಾಶ್ಚಲಾಚ್ಚ ಚಾತೇನ ಸರ್ವೇಣ ಶಿಕ್ಷಾವಾಯುನಾ ವಯಂ ಯದ್ ಬಾಲಕಾ ಇವ ದೋಲಾಯಮಾನಾ ನ ಭ್ರಾಮ್ಯಾಮ ಇತ್ಯಸ್ಮಾಭಿ ಯುಕ್ತವ್ಯಂ, 15 ಪ್ರೇಮ್ನಾ ಸತ್ಯತಾಮ್ ಆಚರದ್ಧಿಃ ಸರ್ವ್ವವಿಷಯೇ ಖ್ರೀಷ್ಣಮ್ ಉದ್ದಿಶ್ಯ ವರ್ಧಿತವ್ಯಾಃ ಯತಃ ಸ ಮೂರ್ಧ್ವಾ, 16 ತಸ್ಯಾಚ್ಚೈಕೈಕಸ್ಯಾಚ್ಚ ಸ್ವಸ್ವಪರಿಮಾಣಾನುಸಾರೇಣ ಸಾಹಾಯ್ಯಕರಣಾದ್ ಉಪಕಾರಕೈಃ ಸರ್ವೈಃ ಸನ್ನಿಧಿಃ ಕೃತ್ಸೋಃ ಶರೀರಸ್ಯ ಸಂಯೋಗೇ ಸಮಿಲನೇ ಚ ಜಾತೇ ಪ್ರೇಮ್ನಾ ನಿಷ್ಠಾಂ ಲಭಮಾನಂ ಕೃತ್ಸಂ ಶರೀರಂ ವೃದ್ಧಿಂ ಪ್ರಾಪ್ನೋತಿ | 17 ಯುಷ್ಮಾನ್ ಅಹಂ ಪ್ರಭುನೆದಂ ಬ್ರವೀಮ್ಯಾದಿಶಾಮಿ ಚ, ಅನ್ವೇ ಭಿನ್ನಜಾತೀಯಾ ಇವ ಯೂಯಂ ಪೂನ ಮಾರ್ಚರತ | 18 ಯತಸ್ತೇ ಸ್ವಮನೋಮಾಯಾಮ್ ಆಚರನ್ನಾನರಿಕಾಜ್ಞಾನಾತ್ ಮಾನಸಿಕಕಾಠಿನ್ಯಾಚ್ಚ ತಿಮಿರಾವೃತಬುದ್ಧಯ ಈಶ್ವರೀಯಜೀವನಸ್ಯ ಬಗೀರ್ಭೂತಾಶ್ಚ

ಭವನ್ತಿ, 19 ಸ್ವಾನ್ ಚೈತನ್ಯಶೂನ್ಯಾನ್ ಕೃತ್ವಾ ಚ ಲೋಭೇನ ಸರ್ವವಿಧಾಶೌಚಾಚರಣಾಯ ಲಮುಟಿತಾಯಾಂ ಸ್ವಾನ್ ಸಮರ್ಪಿತವನ್ತಃ | 20 ಕಿನ್ನು ಯೂಯಂ ಖೀಷ್ಣಂ ನ ತಾದ್ಯಶಂ ಪರಿಚಿತವನ್ತಃ, 21 ಯತೋ ಯೂಯಂ ತಂ ಶ್ರುತವನ್ನೋ ಯಾ ಸತ್ಯಾ ಶಿಕ್ಷಾ ಯೀಶುತೋ ಲಭ್ಯಾ ತದನುಸಾರಾತ್ ತದೀಯೋಪದೇಶಂ ಪ್ರಾಪ್ತವನ್ತಶ್ಚೇತಿ ಮನ್ಯೇ | 22 ತಸ್ಮಾತ್ ಪೂರ್ವಕಾಲಿಕಾಚಾರಕಾರೀ ಯಃ ಪುರಾತನಪುರುಷೋ ಮಾಯಾಭಿಲಾಷೈ ನೃಶ್ಚತಿ ತಂ ತೃಕ್ತಾ ಯುಷ್ಮಾಭಿರ್ಮಾನಸಿಕಭಾವೋ ನೂತನೀಕರ್ತೃವ್ಯಃ, 23 ಯೋ ನವಪುರುಷ ಈಶ್ವರಾನುರೂಪೇಣ ಪ್ರಕೋನ ಸತ್ಯತಾಸಹಿತೇನ 24 ಧಾರ್ಮಿಕತೇನ ಚ ಸೃಷ್ಟಃ ಸ ಏವ ಪರಿಧಾತವ್ಯಶ್ಚ | 25 ಅತೋ ಯೂಯಂ ಸರ್ವೇ ಮಿಥ್ಯಾಕಥನಂ ಪರಿತ್ಯಜ್ಯ ಸಮೀಪವಾಸಿಭಿಃ ಸಹ ಸತ್ಯಾಲಾಪಂ ಕುರುತ ಯತೋ ವಯಂ ಪರಸ್ಪರಮ್ ಅಜ್ರಪ್ರತ್ಯಜ್ಯಾ ಭವಾಮಃ | 26 ಅಪರಂ ಕ್ರೋಧೇ ಜಾತೇ ಪಾಪಂ ಮಾ ಕುರುದ್ವಮ್, ಅಶಾನ್ತೇ ಯುಷ್ಮಾಕಂ ರೋಷೇಸೂರ್ಯೋಽಸ್ತಂ ನ ಗಚ್ಛತು | 27 ಅಪರಂ ಶಯತಾನೇ ಸ್ನಾನಂ ಮಾ ದತ್ತ | 28 ಚೋರಃ ಪುನಶ್ಚೈರ್ಯುಂ ನ ಕರೋತು ಕಿನ್ನು ದೀನಾಯ ದಾನೇ ಸಾಮರ್ಥ್ಯಂ ಯಜ್ಞಾಯತೇ ತದರ್ಥಂ ಸ್ವಕರಾಭ್ಯಾಂ ಸದ್ವೃತ್ತಾ ಪರಿಶ್ರಮಂ ಕರೋತು | 29 ಅಪರಂ ಯುಷ್ಮಾಕಂ ವದನೇಭ್ಯಃ ಕೋಽಪಿ ಕದಾಲಾಪೋ ನ ನಿಗಚ್ಛತು, ಕಿನ್ನು ಯೇನ ಶ್ರೋತುರುಪಕಾರೋ ಜಾಯತೇ ತಾದೃಶಃ ಪ್ರಯೋಜನೀಯನಿಷ್ಕಾಯೈ ಫಲದಾಯಕ ಆಲಾಪೋ ಯುಷ್ಮಾಕಂ ಭವತು | 30 ಅಪರಂ ಯೂಯಂ ಮುಕ್ತಿದಿನಪರ್ಯಂತಮ್ ಈಶ್ವರಸ್ಯ ಯೇನ ಪವಿತ್ರೇಣಾತ್ಮನಾ ಮುದ್ರಯಾತ್ಯತಾ ಅಭವತ ತಂ ಶೋಕಾನ್ವಿತಂ ಮಾ ಕುರುತ | 31 ಅಪರಂ ಕರ್ಮಿವಾಕ್ಯಂ ರೋಷಃ ಕೋಷಃ ಕಲಹೋ ನಿನ್ನಾ ಸರ್ವವಿಧದೇವಶ್ಚೈತಾನಿ ಯುಷ್ಮಾಕಂ ಮಧ್ಯಾದ್ ದೂರೀಭವನ್ತು | 32 ಯೂಯಂ ಪರಸ್ಪರಂ ಹಿತೈಷಿಣಃ ಕೋಮಲಾನ್ಯಕರಣಾಶ್ಚ ಭವತ | ಅಪರಮ್ ಈಶ್ವರಃ ಖೀಷ್ಣೇನ ಯದ್ವದ್ ಯುಷ್ಮಾಕಂ ದೋಷಾನ್ ಕ್ಷಮಿತವಾನ್ ತದ್ವದ್ ಯೂಯಮಪಿ ಪರಸ್ಪರಂ ಕ್ಷಮದ್ಧಂ |

5 ಅತೋ ಯೂಯಂ ಪ್ರಿಯಬಾಲಕಾ ಇವೇಶ್ವರಸ್ಥಾನುಕಾರಿಣೋ ಭವತ, 2 ಖೀಷ್ಣ ಇವ ಪ್ರೇಮಾಚಾರಂ ಕುರುತ ಚ, ಯತಃ ಸೋಽಸ್ಮಾನು ಪ್ರೇಮ ಕೃತವಾನ್ ಅಸ್ಮಾಕಂ ವಿನಿಮಯೇನ ಚಾತ್ಮನಿವೇದನಂ ಕೃತ್ವಾ ಗ್ರಾಹ್ಯಸುಗನ್ಧಾರ್ಥಕಮ್ ಉಪಹಾರಂ ಬಲಿಇಚ್ಛೇಶ್ವರಾಚ ದತ್ತವಾನ್ | 3 ಕಿನ್ನು ವೇಶ್ಯಾಗಮನಂ ಸರ್ವವಿಧಾಶೌಚಕ್ರಿಯಾ ಲೋಭಶ್ಚೈತೇಷಾಮ್ ಉಚ್ಚಾರಣಮಪಿ ಯುಷ್ಮಾಕಂ ಮಧ್ಯೇ ನ ಭವತು, ಏತದೇವ ಪವಿತ್ರಲೋಕಾನಾಮ್ ಉಚಿತಂ | 4 ಅಪರಂ ಕುತ್ಸಿತಾಲಾಪಃ ಪ್ರಲಾಪಃ ಶ್ಲೇಷೋಕ್ತಿಶ್ಚ ನ ಭವತು ಯತ ಏತಾನ್ಯನುಚಿತಾನಿ ಕಿನ್ವೀಶ್ವರಸ್ಯ ಧನ್ಯವಾದೋ ಭವತು | 5 ವೇಶ್ಯಾಗಮ್ಯಶೌಚಾಚಾರೀ ದೇವಪೂಜಕ ಇವ ಗಣ್ಯೋ ಲೋಭೇ ಚೈತೇಷಾಂ ಕೋಷಿ ಖೀಷ್ಣಸ್ಯ ರಾಜ್ಯೇರ್ಥತ ಈಶ್ವರಸ್ಯ ರಾಜ್ಯೇ ಕಮಘ್ನಿಕಾರಂ ನ ಪ್ರಾಪ್ಯತೀತಿ ಯುಷ್ಮಾಭಿಃ ಸಮ್ಯಕ್ ಜ್ಞಾಯತಾಂ | 6 ಅನರ್ಥಕವಾಕ್ಯೇನ ಕೋಽಪಿ ಯುಷ್ಮಾನ್ ನ ವಚ್ಛಯತು ಯತಸ್ತಾದ್ಯಾಗಾಚಾರಹೇತೋರನಾಜ್ಞಾಗ್ರಾಹಿಷು ಲೋಕೇಷ್ವೀಶ್ವರಸ್ಯ ಕೋಪೋ ವರ್ತತೇ | 7 ತಸ್ಮಾದ್ ಯೂಯಂ ತೈಃ ಸಹಭಾಗಿನೋ ನ ಭವತ | 8 ಪೂರ್ವಂ ಯೂಯಮ್ ಅನ್ಯಕಾರಸ್ವರೂಪಾ ಆದ್ಧಂ ಕಿನ್ವಿದಾನೀಂ ಪ್ರಭುನಾ ದೀಪ್ತಿಸ್ವರೂಪಾ ಭವಥ ತಸ್ಮಾದ್

ದೀಪ್ತೇಃ ಸನ್ಮಾನಾ ಇವ ಸಮಾಚರತ | 9 ದೀಪ್ತೇ ಯುಕ್ತ ಫಲಂ ತತ್ ಸರ್ವವಿಧಹಿತೈಷಿತಾಯಾಂ ಧರ್ಮೇ ಸತ್ಯಾಲಾಪೇ ಚ ಪ್ರಕಾಶತೇ | 10 ಪ್ರಭವೇ ಯದ್ ರೋಚತೇ ತತ್ ಪರೀಕ್ಷದ್ಧಂ | 11 ಯೂಯಂ ತಿಮಿರಸ್ಯ ವಿಫಲಕರ್ಮಣಾಮ್ ಅಂಶಿನೋ ನ ಭೂತ್ಯಾ ತೇಷಾಂ ದೋಷಿತ್ತಂ ಪ್ರಕಾಶಯತ | 12 ಯತಸ್ತೇ ಲೋಕಾ ರಹಮಿ ಯದ್ ಯದ್ ಆಚರನ್ತಿ ತದುಚ್ಚಾರಣಮ್ ಅಪಿ ಲಜ್ಜಾಜನಕಂ | 13 ಯತೋ ದೀಪ್ತಾ ಯದ್ ಯತ್ ಪ್ರಕಾಶತೇ ತತ್ ತಯಾ ಚಕಾಸ್ಯತೇ ಯಚ್ಚ ಚಕಾಸಿ ತದ್ ದೀಪ್ತಿಸ್ವರೂಪಂ ಭವತಿ | 14 ಏತತ್ಕಾರಣಾದ್ ಉಕ್ರಮ್ ಆಸ್ತೇ, "ಹೇ ನಿದ್ರಿತ ಪ್ರಬುದ್ಧಸ್ಯ ಮೃತೇಭ್ಯಶ್ಚೋಕ್ತಿತಿಂ ಕುರು | ತತ್ಯತೇ ಸೂರ್ಯವತ್ ಖೀಷ್ಣಃ ಸ್ವಯಂ ತ್ವಾಂ ದ್ಯೋತಯಿಷ್ಯತಿ | " 15 ಅತಃ ಸಾವಧಾನಾ ಭವತ, ಅಜ್ಞಾನಾ ಇವ ಮಾಚರತ ಕಿನ್ನು ಜ್ಞಾನಿನ ಇವ ಸತಕಮ್ ಆಚರತ | 16 ಸಮಯಂ ಬಹುಮೂಲ್ಯಂ ಗಣಯದ್ಧಂ ಯತಃ ಕಾಲಾ ಅಭದ್ರಾಃ | 17 ತಸ್ಮಾದ್ ಯೂಯಮ್ ಅಜ್ಞಾನಾ ನ ಭವತ ಕಿನ್ನು ಪ್ರಭೋರಭಿಮತಂ ಕಿಂ ತದವಗತಾ ಭವತ | 18 ಸರ್ವನಾಶಜನಕೇನ ಸುರಾಪಾನೇನ ಮತ್ತಾ ಮಾ ಭವತ ಕಿನ್ವಾತ್ಮನಾ ಪೂರ್ಯದ್ಧಂ | 19 ಅಪರಂ ಗೀತ್ಯ ಗಾಢ್ಯೇ ಪಾರಮಾರ್ಥಿಕೀರ್ತನೈಶ್ಚ ಪರಸ್ಪರಮ್ ಅಲಪನ್ನೋ ಮನಸಾ ಸಾರ್ಧಂ ಪ್ರಭಮ್ ಉದ್ದಿಶ್ಯ ಗಾಯತ ವಾದಯತ ಚ | 20 ಸರ್ವದಾ ಸರ್ವವಿಷಯೇಽಸ್ಮತ್ಪ್ರಭೋ ಯೀಶೋಃ ಖೀಷ್ಣಸ್ಯ ನಾಮ್ನಾ ತಾತಮ್ ಈಶ್ವರಂ ಧನ್ಯಂ ವದತ | 21 ಯೂಯಮ್ ಈಶ್ವರಾದ್ ಭೀತಾಃ ಸನ್ತ ಅನ್ಯೇಽಪರೇಷಾಂ ವಶೀಭೂತಾ ಭವತ | 22 ಹೇ ಯೋಷಿತಃ, ಯೂಯಂ ಯಥಾ ಪ್ರಭೋಃಸ್ವಧಾ ಸ್ವಸ್ವಾಮಿನೋ ವಶಭೂತಾ ಭವತ | 23 ಯತಃ ಖೀಷ್ಣೋ ಯದ್ವತ್ ಸಮಿತೇ ಮೂರ್ಧ್ನಾ ಶರೀರಸ್ಯ ತ್ರಾತಾ ಚ ಭವತಿ ತದ್ವತ್ ಸ್ವಾಮೀ ಯೋಷಿತೋ ಮೂರ್ಧ್ನಾ | 24 ಅತಃ ಸಮಿತಿ ಯದ್ವತ್ ಖೀಷ್ಣಸ್ಯ ವಶೀಭೂತಾ ತದ್ವದ್ ಯೋಷಿದ್ಧಿರಪಿ ಸ್ವಸ್ವಾಮಿನೋ ವಶತಾ ಸ್ವೀಕರ್ತವ್ಯಾ | 25 ಅಪರಂ ಹೇ ಪುರುಷಾಃ, ಯೂಯಂ ಖೀಷ್ಣ ಇವ ಸ್ವಸ್ವಯೋಷಿತ್ಯುಪ್ರೀಯದ್ಧಂ | 26 ಸ ಖೀಷ್ಣೋಽಪಿ ಸಮಿತೌ ಪ್ರೀತವಾನ್ ತಸ್ಯಾಃ ಕೃತೇ ಚ ಸ್ವಪ್ರಾಣಾನ್ ತ್ಯಕ್ತವಾನ್ ಯತಃ ಸ ವಾಕ್ಯೇ ಜಲಮಜ್ಜನೇನ ತಾಂ ಪರಿಷ್ಕೃತ್ಯ ಪಾವಯಿತುಮ್ | 27 ಅಪರಂ ತಿಲಕವಲ್ಯಾದಿವಿಹೀನಾಂ ಪವಿತ್ರಾಂ ನಿಷ್ಕಲಜ್ಯಾ ಇತಾಂ ಸಮಿತಿಂ ತೇಜಸ್ವಿನೀಂ ಕೃತ್ವಾ ಸ್ವಹಸ್ತೇ ಸಮರ್ಪಯಿತುಇಚ್ಛಾಭಿಲಷಿತವಾನ್ | 28 ತಸ್ಮಾತ್ ಸ್ವತನುವತ್ ಸ್ವಯೋಷಿತಿ ಪ್ರೇಮಕರಣಂ ಪುರುಷಸ್ಯೋಚಿತಂ, ಯೇನ ಸ್ವಯೋಷಿತಿ ಪ್ರೇಮ ಕ್ರಿಯತೇ ತೇನಾತ್ಮಪ್ರೇಮ ಕ್ರಿಯತೇ | 29 ಕೋಽಪಿ ಕದಾಪಿ ನ ಸ್ವಕೀಯಾಂ ತನುಮ್ ಋತೀಯಿತವಾನ್ ಕಿನ್ನು ಸರ್ವೇ ತಾಂ ವಿಭೃತಿ ಪುಷ್ಪನ್ತಿ ಚ | ಖೀಷ್ಣೋಽಪಿ ಸಮಿತಿಂ ಪ್ರತಿ ತದೇವ ಕರೋತಿ, 30 ಯತೋ ವಯಂ ತಸ್ಯ ಶರೀರಸ್ಯಾಜ್ಞಾನಿ ಮಾಂಸಾಸ್ಥಿನಿ ಚ ಭವಾಮಃ | 31 ಏತದರ್ಥಂ ಮಾನವಃ ಸ್ವಮಾತಾಪಿತರೋ ಪರಿತ್ಯಜ್ಯ ಸ್ವಭಾರ್ಯಾಯಾಮ್ ಆಸಂಕ್ರೃತಿ ತೌ ದ್ವೌ ಜನಾವೇಕಾಜ್ಞಾನಿ ಭವಿಷ್ಯತಃ | 32 ಏತನ್ನಿಗೂಢವಾಕ್ಯಂ ಗುರುತರಂ ಮಾಯಾ ಚ ಖೀಷ್ಣಸಮಿತಿ ಅಧಿ ತದ್ ಉಚ್ಯತೇ | 33 ಅತಃವ ಯುಷ್ಮಾಕಮ್ ಏಕೈಕೋ ಜನ ಆತ್ಮವತ್ ಸ್ವಯೋಷಿತಿ ಪ್ರೀಯತಾಂ ಭಾರ್ಯಾಪಿ ಸ್ವಾಮಿನಂ ಸಮಾದರ್ಶ್ಯಂ ಯತತಾಂ |

6 ಹೇ ಬಾಲಕಾಃ, ಯೂಯಂ ಪ್ರಭಮ್ ಉದ್ದಿಶ್ಯತಿಪ್ರೋರಾಜ್ಞಾಗ್ರಾಹಿಣೋ ಭವತ ಯತಸ್ತತ್ ನ್ಯಾಯ್ಯಂ | 2 ತ್ವಂ ನಿಜುಪಿತರಂ ಮಾತರಂ ಸಮನ್ಯಸ್ಯೇತಿ ಯೋ ವಿಧಿಃ ಸ ಪ್ರತಿಜ್ಞಾಯುಕ್ತಃ ಪ್ರಥಮೋ ವಿಧಿಃ 3

ಫಲತಸ್ತಸ್ಮಾತ್ ತವ ಕಲ್ಯಾಣಂ ದೇಶೇ ಚ ದೀರ್ಘಕಾಲಮ್ ಆಯು
 ಭವಿಷ್ಯತೀತಿ | 4 ಅಪರಂ ಹೇ ಪಿತರಃ, ಯೂಯಂ ಸ್ವಬಾಲಕಾನ್ ಮಾ
 ರೋಷಯತ ಕಿನ್ನು ಪ್ರಭೋ ವಿನೀತ್ಯಾದೇಶಾಭ್ಯಾಂ ತಾನ್ ವಿನಯತ | 5
 ಹೇ ದಾಸಾಃ, ಯೂಯಂ ಖ್ರೀಷ್ಣಮ್ ಉದ್ದಿಶ್ಯ ಸಭಯಾಃ ಕಮ್ಮಾನ್ವಿತಾಶ್ಚ
 ಭೂತ್ವಾ ಸರಲಾನ್ತಃಕರಣೈರೈಹಿಕಪ್ರಭೂನಾಮ್ ಆಜ್ಞಾಗ್ರಾಹಿಣೋ ಭವತ | 6
 ದೃಷ್ಟಿಗೋಚರೀಯಪರಿಚಯ್ಯಯಾ ಮಾನುಷೇಭ್ಯೋ ರೋಚಿತುಂ ಮಾ
 ಯತದ್ಧಂ ಕಿನ್ನು ಖ್ರೀಷ್ಣಸ್ಯ ದಾಸಾ ಇವ ನಿವಿಷ್ಣಮನೋಭಿರೀಶ್ವರಸ್ಯೇಚ್ಛಾಂ
 ಸಾಧಯತ | 7 ಮಾನವಾನ್ ಅನುದ್ದಿಶ್ಯ ಪ್ರಭುಮೇವೋದ್ದಿಶ್ಯ ಸದ್ಭಾವೇನ
 ದಾಸ್ಯಕರ್ಮ್ಯ ಕುರುದ್ಧಂ | 8 ದಾಸಮುಕ್ತಯೋ ಯೇನ ಯತ್ ಸತ್ಕರ್ಮ್ಯ
 ಕ್ರಿಯತೇ ತೇನ ತಸ್ಯ ಫಲಂ ಪ್ರಭುತೋ ಲಪ್ಸ್ಯತ ಇತಿ ಜಾನೀತ ಚ | 9
 ಅಪರಂ ಹೇ ಪ್ರಭವಃ, ಯುಷ್ಮಾಭಿ ಭರ್ತೃನಂ ವಿಹಾಯ ತಾನ್ ಪ್ರತಿ
 ನ್ಯಾಯಾಚರಣಂ ಕ್ರಿಯತಾಂ ಯಶ್ಚ ಕಸ್ಯಾಪಿ ಪಕ್ಷಪಾತಂ ನ ಕರೋತಿ
 ಯುಷ್ಮಾಕಮಪಿ ತಾದ್ಯಶ ಏಕಃ ಪ್ರಭುಃ ಸ್ವರ್ಗೇ ವಿದ್ಯತ ಇತಿ ಜ್ಞಾಯತಾಂ |
 10 ಅಧಿಕನ್ನು ಹೇ ಭ್ರಾತರಃ, ಯೂಯಂ ಪ್ರಭುನಾ ತಸ್ಯ ವಿಕ್ರಮಯುಕ್ತಶಕ್ತ್ಯಾ
 ಚ ಬಲವನ್ನೋ ಭವತ | 11 ಯೂಯಂ ಯತ್ ಶಯತಾನಶ್ಚಲಾನಿ
 ನಿವಾರಯಿತುಂ ಶಕ್ಯುಥ ತದರ್ಥಮ್ ಈಶ್ವರೀಯಸುಸಜ್ಞಾಂ
 ಪರಿಧದ್ಧಂ | 12 ಯತಃ ಕೇವಲಂ ರಕ್ತಮಾಂಸಾಭ್ಯಾಮ್ ಇತಿ ನಹಿ
 ಕಿನ್ನು ಕರ್ತೃತ್ವಪರಾಕ್ರಮಯುಕ್ತೈಸ್ತೀಮಿರಾಜ್ಯಸ್ಯೇಹಲೋಕಸ್ಯಾಧಿಪತಿಭಿಃ
 ಸ್ವರ್ಗೋದ್ಯವೈ ದುಃಷ್ಣಾತ್ಮಭಿರೇವ ಸಾರ್ಥಮ್ ಅಸ್ಮಾಭಿ ಯುಧಂ
 ಕ್ರಿಯತೇ | (aiṅ g165) 13 ಅತೋ ಹೇತೋ ಯೂಯಂ ಯಯಾ
 ಸಂಕುಲೇ ದಿನೇಽವಸ್ಥಾತುಂ ಸರ್ವಾಣಿ ಪರಾಜಿತ್ಯ ದೃಢಾಃ ಸ್ಥಾತುಷ್ಠ
 ಶಕ್ಯುಥ ತಾಮ್ ಈಶ್ವರೀಯಸುಸಜ್ಞಾಂ ಗೃಹೀತ | 14 ವಸ್ತುತಸ್ತು ಸತ್ಯತೇನ
 ಶೃಜ್ಯಲೇನ ಕಟಿಂ ಬದ್ಧ್ವಾ ಪುಣ್ಯೇನ ವರ್ಮಣಾ ವಕ್ತ ಆಚ್ಛಾದ್ಯ 15
 ಶಾನ್ತೇಃ ಸುವಾರ್ತಯಾ ಜಾತಮ್ ಉತ್ಸಾಹಂ ಪಾದುಕಾಯುಗಲಂ ಪದೇ
 ಸಮರ್ಪ್ಯ ತಿಷ್ಠತ | 16 ಯೇನ ಚ ದುಷ್ಣಾತ್ಮನೋಽಗ್ನಿಬಾಹಾನ್ ಸರ್ವಾನ್
 ನಿರ್ವಾಪಯಿತುಂ ಶಕ್ಯುಥ ತಾದ್ಯಶಂ ಸರ್ವಾಚ್ಛಾದಕಂ ಫಲಕಂ ವಿಶ್ವಾಸಂ
 ಧಾರಯತ | 17 ಶಿರಸ್ಸಂ ಪರಿತ್ರಾಣಮ್ ಆತ್ಮನಃ ಖಜ್ಜಿಷ್ಠೇಶ್ವರಸ್ಯ ವಾಕ್ಯಂ
 ಧಾರಯತ | 18 ಸರ್ವಸಮಯೇ ಸರ್ವಯಾಚನೇನ ಸರ್ವಪ್ರಾರ್ಥನೇನ
 ಚಾತ್ಮನಾ ಪ್ರಾರ್ಥನಾಂ ಕುರುದ್ಧಂ ತದರ್ಥಂ ದೃಢಾಕಾಂಕ್ಷಯಾ ಜಾಗ್ರತಃ
 ಸರ್ವೇಷಾಂ ಪವಿತ್ರಲೋಕಾನಾಂ ಕೃತೇ ಸದಾ ಪ್ರಾರ್ಥನಾಂ ಕುರುದ್ಧಂ |
 19 ಅಹಞ್ಚ ಯಸ್ಯ ಸುಸಂವಾದಸ್ಯ ಶೃಜ್ಯಲಬಧಃ ಪ್ರಚಾರಕದೂತೋಽಸ್ಮಿ
 ತಮ್ ಉಪಯುಕ್ತೇನೋತ್ಸಾಹೇನ ಪ್ರಚಾರಯಿತುಂ ಯಥಾ ಶಕ್ನುಯಾಂ
 20 ತಥಾ ನಿರ್ಭಯೇನ ಸ್ವರೇಣೋತ್ಸಾಹೇನ ಚ ಸುಸಂವಾದಸ್ಯ
 ನಿಗೂಢವಾಕ್ಯಪ್ರಚಾರಾಯ ವಕ್ತೃತಾ ಯತ್ ಮಹ್ಯಂ ದೀಯತೇ ತದರ್ಥಂ
 ಮಮಾಪಿ ಕೃತೇ ಪ್ರಾರ್ಥನಾಂ ಕುರುದ್ಧಂ | 21 ಅಪರಂ ಮಮ ಯಾವಸ್ಥಾಸ್ತಿ
 ಯಚ್ಚ ಮಯಾ ಕ್ರಿಯತೇ ತತ್ ಸರ್ವಂ ಯದ್ ಯುಷ್ಮಾಭಿ ಜ್ಞಾಯತೇ
 ತದರ್ಥಂ ಪ್ರಭುನಾ ಪ್ರಿಯಭ್ರಾತಾ ವಿಶ್ವಾಸ್ಯಃ ಪರಿಚಾರಕಶ್ಚ ತುಖಿಕೋ
 ಯುಷ್ಮಾನ್ ತತ್ ಜ್ಞಾಪಯಿಷ್ಯತಿ | 22 ಯೂಯಂ ಯದ್ ಅಸ್ಮಾಕಮ್
 ಅವಸ್ಥಾಂ ಜಾನೀಥ ಯುಷ್ಮಾಕಂ ಮನಾಂಸಿ ಚ ಯತ್ ಸಾನ್ತ್ವನಾಂ ಲಭನ್ತೇ
 ತದರ್ಥಮೇವಾಹಂ ಯುಷ್ಮಾಕಂ ಸನ್ನಿಧಿಂ ತಂ ಪ್ರೇಷಿತವಾನ | 23
 ಅಪರಮ್ ಈಶ್ವರಃ ಪ್ರಭು ಯೇಶುಖ್ರೀಷ್ಣಶ್ಚ ಸರ್ವೇಭ್ಯೋ ಭ್ರಾತೃಭ್ಯಃ
 ಶಾನ್ತಿಂ ವಿಶ್ವಾಸಸಹಿತಂ ಪ್ರೇಮ ಚ ದೇಯಾತ್ | 24 ಯೇ ಕೇಚಿತ್

ಪ್ರಭೌ ಯೇಶುಖ್ರೀಷ್ಣೇಽಕ್ಷಯಂ ಪ್ರೇಮ ಕುರ್ವನ್ವಿ ತಾನ್ ಪ್ರತಿ ಪ್ರಸಾದೋ
 ಭೂಯಾತ್ | ತಥಾಸ್ತು |

ಫಿಲಿಪಿನಃ

1 ಪೌಲತೀಮಥಿನಾಮಾನೌ ಯೀಶುಖ್ರೀಷ್ಟಸ್ಯ ದಾಸೌ ಫಿಲಿಪಿನಗರಸ್ಥಾನಂ
 ಖ್ರೀಷ್ಟಯೀಶೋಃ ಸರ್ವ್ವಾನ್ ಪವಿತ್ರಲೋಕಾನ್ ಸಮಿತೇರದ್ಯಕ್ಷಾನ್
 ಪರಿಚಾರಕಾಂಶ್ಚ ಪ್ರತಿ ಪತ್ರಂ ಲಿಖತಃ | 2 ಅಸ್ಮಾಕಂ ತಾತ ಈಶ್ವರಃ ಪ್ರಭು
 ಯೀಶುಖ್ರೀಷ್ಟಶ್ಚ ಯುಷ್ಮಭ್ಯಂ ಪ್ರಸಾದಸ್ಯ ಶಾನ್ತೇಶ್ಚ ಭೋಗಂ ದೇಯಾಸ್ತಾಂ |
 3 ಅಹಂ ನಿರನ್ನರಂ ನಿಜಸರ್ವಪ್ರಾರ್ಥನಾಸು ಯುಷ್ಮಾಕಂ ಸರ್ವೇಷಾಂ
 ಕೃತೇ ಸಾನಂದಂ ಪ್ರಾರ್ಥನಾಂ ಕುರ್ವಾಮಿ | 4 ಯತಿ ವಾರಾನ್ ಯುಷ್ಮಾಕಂ
 ಸ್ಮರಾಮಿ ತತಿ ವಾರಾನ್ ಅ ಪ್ರಥಮಾದ್ ಅದ್ಯ ಯಾವದ್ | 5 ಯುಷ್ಮಾಕಂ
 ಸುಸಂವಾದಭಾಗಿತ್ವಕಾರಣಾದ್ ಈಶ್ವರಂ ಧನ್ಯಂ ವದಾಮಿ | 6 ಯುಷ್ಮನ್ಯದ್ಯೇ
 ಯೇನೋತ್ರಮಂ ಕರ್ಮೈ ಕರ್ತುಮ್ ಆರಮ್ಭಿಸ್ತೇನೈವ ಯೀಶುಖ್ರೀಷ್ಟಸ್ಯ
 ದಿನಂ ಯಾವತ್ ತತ್ ಸಾಧಯಿಷ್ಯತ ಇತ್ಯಸ್ಮಿನ್ ದೃಢವಿಶ್ವಾಸೋ ಮಮಾಸ್ಮೇ |
 7 ಯುಷ್ಮಾನ್ ಸರ್ವ್ವಾನ್ ಅಧಿ ಮಮ ತಾದೃಶೋ ಭಾವೋ ಯಥಾರ್ಥೋ
 ಯತೋಽಹಂ ಕಾರಾವಸ್ಥಾಯಾಂ ಪ್ರತ್ಯುತ್ತರಕರಣೇ ಸುಸಂವಾದಸ್ಯ
 ಪ್ರಾಮಾಣ್ಯಕರಣೇ ಚ ಯುಷ್ಮಾನ್ ಸರ್ವ್ವಾನ್ ಮಯಾ ಸಾರ್ಧಮ್
 ಏಕಾನುಗ್ರಹಸ್ಯ ಭಾಗಿನೋ ಮತ್ಪ್ರಾಪ್ತದಯೇ ಧಾರಯಾಮಿ | 8 ಅಪರಮ್
 ಅಹಂ ಖ್ರೀಷ್ಟಯೀಶೋಃ ಸ್ನೇಹವತ್ ಸ್ನೇಹೇನ ಯುಷ್ಮಾನ್ ಕೀದೃಶಂ
 ಕಾಜ್ಞಾಮಿ ತದಧೀಶ್ವರೋ ಮಮ ಸಾಕ್ಷೀ ವಿದ್ಯತೇ | 9 ಮಯಾ ಯತ್
 ಪ್ರಾರ್ಥತೇ ತದ್ ಇದಂ ಯುಷ್ಮಾಕಂ ಪ್ರೇಮ ನಿತ್ಯಂ ವೃದ್ಧಿಂ ಗತಾ | 10
 ಜ್ಞಾನಸ್ಯ ವಿಶಿಷ್ಟಾನಾಂ ಪರೀಕ್ಷಿಕಾಯಾಶ್ಚ ಸರ್ವವಿಧಬುದ್ಧೇರ್ ಬಾರ್ಹುಲ್ಯಂ
 ಫಲತು, 11 ಖ್ರೀಷ್ಟಸ್ಯ ದಿನಂ ಯಾವದ್ ಯುಷ್ಮಾಕಂ ಸಾರಲ್ಯಂ ನಿರ್ವಿಘ್ನೇಶ್ಚ
 ಭವತು, ಈಶ್ವರಸ್ಯ ಗೌರವಾಯ ಪ್ರಶಂಸಾಯ್ಚಿ ಚ ಯೀಶುನಾ ಖ್ರೀಷ್ಟೇನ
 ಪುಣ್ಯಫಲಾನಾಂ ಪೂರ್ಣತಾ ಯುಷ್ಮಭ್ಯಂ ದೀಯತಾಮ್ ಇತಿ | 12 ಹೇ
 ಭ್ರಾತರಃ, ಮಾಂ ಪ್ರತಿ ಯದ್ ಯದ್ ಘಟಿತಂ ತೇನ ಸುಸಂವಾದಪ್ರಚಾರಸ್ಯ
 ಬಾಧಾ ನಹಿ ಕಿನ್ನು ವೃದ್ಧಿರೇವ ಜಾತಾ ತದ್ ಯುಷ್ಮಾನ್ ಜ್ಞಾಪಯಿತುಂ
 ಕಾಮಯೇಽಹಂ | 13 ಅಪರಮ್ ಅಹಂ ಖ್ರೀಷ್ಟಸ್ಯ ಕೃತೇ ಬದ್ಧೋಽಸ್ಮೀತಿ
 ರಾಜಪರ್ಯಾಯಮ್ ಅನ್ಯಸ್ತಾನೇಷು ಚ ಸರ್ವೇಷಾಂ ನಿಕಟೇ ಸುಸ್ಥಮ್
 ಅಭವತ್, 14 ಪ್ರಭುಸಮ್ನ್ವಿಯಾ ಅನೇಕೇ ಭ್ರಾತರಶ್ಚ ಮಮ
 ಬನ್ನನಾದ್ ಅಶ್ವಾಸಂ ಪ್ರಾಪ್ಯ ವರ್ಧಮಾನೇನೋತ್ಸಾಹೇನ ನಿಃಕ್ಷೋಭಂ
 ಕಥಾಂ ಪ್ರಚಾರಯನ್ತಿ | 15 ಕೇಚಿದ್ ದೈಷಾದ್ ವಿರೋಧಾಚ್ಚಾಪರೇ
 ಕೇಚಿಚ್ಚ ಸದ್ಭಾವಾತ್ ಖ್ರೀಷ್ಟಂ ಘೋಷಯನ್ತಿ, 16 ಯೇ ವಿರೋಧಾತ್
 ಖ್ರೀಷ್ಟಂ ಘೋಷಯನ್ತಿ ತೇ ಪವಿತ್ರಭಾವಾತ್ ತನ್ನ ಕುರ್ವನ್ತೋ ಮಮ
 ಬನ್ನನಾನಿ ಬಹುತರಕ್ರೋಶದಾಯೀನಿ ಕರ್ತುಮ್ ಇಚ್ಛನ್ತಿ | 17 ಯೇ
 ಚ ಪ್ರೇಮಾ ಘೋಷಯನ್ತಿ ತೇ ಸುಸಂವಾದಸ್ಯ ಪ್ರಾಮಾಣ್ಯಕರಣೇಽಹಂ
 ನಿಯುಕ್ತೋಽಸ್ಮೀತಿ ಜ್ಞಾತಾ ತತ್ ಕುರ್ವನ್ತಿ | 18 ಕಿಂ ಬಹುನಾ? ಕಾಪಟ್ಯಾತ್
 ಸರಲಭಾವಾದ್ ವಾ ಭವೇತ್, ಯೇನ ಕೇನಚಿತ್ ಪ್ರಕಾರೇಣ ಖ್ರೀಷ್ಟಸ್ಯ
 ಘೋಷಣಾ ಭವತೀತ್ಯಸ್ಮಿನ್ ಅಹಮ್ ಅನನ್ಯಮ್ಯಾನನ್ನಿಷ್ಯಾಮಿ ಚ | 19
 ಯುಷ್ಮಾಕಂ ಪ್ರಾರ್ಥನಯಾ ಯೀಶುಖ್ರೀಷ್ಟಸ್ಯಾತ್ಮನಶ್ಚೋಪಕಾರೇಣ ತತ್
 ಮನ್ನಿಸ್ತಾರಜನಕಂ ಭವಿಷ್ಯತೀತಿ ಜಾನಾಮಿ | 20 ತತ್ರ ಚ ಮಮಾಕಾಜ್ಞಾ
 ಪ್ರತ್ಯಾಶಾ ಚ ಸಿದ್ಧಿಂ ಗಮಿಷ್ಯತಿ ಫಲತೋಽಹಂ ಕೇನಾಪಿ ಪ್ರಕಾರೇಣ ನ
 ಲಜ್ಜಿಷ್ಯೇ ಕಿನ್ನು ಗತೇ ಸರ್ವಸ್ಮಿನ್ ಕಾಲೇ ಯದ್ವತ್ ತದ್ ಇದಾನೀಮಪಿ
 ಸಮೂರ್ಣೋತ್ಸಾಹದ್ವಾರಾ ಮಮ ಶರೀರೇಣ ಖ್ರೀಷ್ಟಸ್ಯ ಮಹಿಮಾ ಜೀವನೇ
 ಮರಣೇ ವಾ ಪ್ರಕಾಶಿಷ್ಯತೇ | 21 ಯತೋ ಮಮ ಜೀವನಂ ಖ್ರೀಷ್ಟಾಯ

ಮರಣಾಚ್ಚ ಲಾಭಾಯ | 22 ಕಿನ್ನು ಯದಿ ಶರೀರೇ ಮಯಾ ಜೀವಿತವ್ಯಂ
 ತರ್ಹಿ ತತ್ ಕರ್ಮೈಫಲಂ ಫಲಿಷ್ಯತಿ ತಸ್ಮಾತ್ ಕಿಂ ಪರಿತವ್ಯಂ ತನ್ನಯಾ ನ
 ಜ್ಞಾಯತೇ | 23 ದ್ವಾಭ್ಯಾಮ್ ಅಹಂ ಸಮೀಡ್ಯೇ, ದೇಹವಾಸತ್ಯಜನಾಯ
 ಖ್ರೀಷ್ಟೇನ ಸಹವಾಸಾಯ ಚ ಮಮಾಭಿಲಾಷೋ ಭವತಿ ಯತ್ಸತ್
 ಸರ್ವೋತ್ತಮಂ | 24 ಕಿನ್ನು ದೇಹೇ ಮಮಾವಸ್ಥಿತ್ಯಾ ಯುಷ್ಮಾಕಮ್
 ಅಧಿಕಪ್ರಯೋಜನಂ | 25 ಅಹಮ್ ಅವಸ್ಥಾಸ್ಯೇ ಯುಷ್ಮಾಭಿಃ ಸರ್ವೈಃ
 ಸಾರ್ಧಮ್ ಅವಸ್ಥಿತಿಂ ಕರಿಷ್ಯೇ ಚ ತಯಾ ಚ ವಿಶ್ವಾಸೇ ಯುಷ್ಮಾಕಂ
 ವೃದ್ಧಾನ್ ನಂದೆ ಜನಿಷ್ಯೇತೇ ತದಹಂ ನಿಶ್ಚಿತಂ ಜಾನಾಮಿ | 26 ತೇನ
 ಚ ಮತ್ತೋಽರ್ಥತೋ ಯುಷ್ಮತ್ಪ್ರೀತೇ ಮಮ ಪುನರವಸ್ಥಿತತ್ವಾತ್
 ಯೂಯಂ ಖ್ರೀಷ್ಟೇನ ಯೀಶುನಾ ಬಹುತರಮ್ ಆಹ್ವಾಂ ಲಪ್ಸ್ಯದ್ಯೇ | 27
 ಯೂಯಂ ಸಾವಧಾನಾ ಭೂತ್ವಾ ಖ್ರೀಷ್ಟಸ್ಯ ಸುಸಂವಾದಸ್ಯೋಪಯುಕ್ತಮ್
 ಆಚಾರಂ ಕುರುದ್ಧಂ ಯತೋಽಹಂ ಯುಷ್ಮಾನ್ ಉಪಾಗತ್ಯ ಸಾಕ್ಷಾತ್
 ಕುರ್ವನ್ ಕಿಂ ವಾ ದೂರೇ ತಿಷ್ಠನ್ ಯುಷ್ಮಾಕಂ ಯಾಂ ವಾರ್ತಾಂ
 ಶ್ರೋತುಮ್ ಇಚ್ಛಾಮಿ ಸೇಯಂ ಯೂಯಮ್ ಏಕಾತ್ಮಾನಸ್ವಿಷ್ಯಥ,
 ಏಕಮನಸಾ ಸುಸಂವಾದಸಮ್ನ್ವಿಯವಿಶ್ವಾಸಸ್ಯ ಪಕ್ಷೇ ಯತದ್ಯೇ, ವಿಪಕ್ಷೈಶ್ಚ
 ಕೇನಾಪಿ ಪ್ರಕಾರೇಣ ನ ವ್ಯಾಕುಲೀಕ್ರಿಯದ್ಯ ಇತಿ | 28 ತತ್ ತೇಷಾಂ
 ವಿನಾಶಸ್ಯ ಲಕ್ಷಣಂ ಯುಷ್ಮಾಕಞ್ಜೇಶ್ವರದತ್ತಂ ಪರಿತ್ರಾಣಸ್ಯ ಲಕ್ಷಣಂ
 ಭವಿಷ್ಯತಿ | 29 ಯತೋ ಯೇನ ಯುಷ್ಮಾಭಿಃ ಖ್ರೀಷ್ಟೇ ಕೇವಲವಿಶ್ವಾಸಃ
 ಕ್ರಿಯತೇ ತನ್ನಹಿ ಕಿನ್ನು ತಸ್ಯ ಕೃತೇ ಕ್ಷೇಶೋಽಪಿ ಸಹ್ಯತೇ ತಾದೃಶೋ
 ವರಃ ಖ್ರೀಷ್ಟಸ್ಯಾನುರೋಧಾದ್ ಯುಷ್ಮಾಭಿಃ ಪ್ರಾಪಿ, 30 ತಸ್ಮಾತ್ ಮಮ
 ಯಾದೃಶಂ ಯುದ್ಧಂ ಯುಷ್ಮಾರ್ಥದರ್ಶಿ ಸಾಮ್ಪ್ರತಂ ಶ್ರೂಯತೇ ಚ
 ತಾದೃಶಂ ಯುದ್ಧಂ ಯುಷ್ಮಾಕಮ್ ಅಪಿ ಭವತಿ |

2 ಖ್ರೀಷ್ಟಾದ್ ಯದಿ ಕಿಮಪಿ ಸಾನ್ವಾನಂ ಕಷ್ಟಿತ್ ಪ್ರೇಮಜಾತೋ
 ಹರ್ಷಃ ಕಿಷ್ಟಿದ್ ಆತ್ಮನಃ ಸಮಭಾಗಿತ್ವಂ ಕಾಚಿದ್ ಅನುಕರ್ಮ್ಯಾ ಕೃಪಾ
 ವಾ ಜಾಯತೇ ತರ್ಹಿ ಯೂಯಂ ಮಮಾಹ್ವಾದಂ ಪೂರಯನ್ತಿ | 2
 ಏಕಭಾವಾ ಏಕಪ್ರೇಮಾಣ ಏಕಮನಸ ಏಕಚೇಷ್ಟಾಶ್ಚ ಭವತ | 3
 ವಿರೋಧಾದ್ ದರ್ಪಾದ್ ವಾ ಕಿಮಪಿ ಮಾ ಕುರುತ ಕಿನ್ನು ನಮ್ರತಯಾ
 ಸ್ವೇಭ್ಯೋಽಪರಾನ್ ವಿಶಿಷ್ಟಾನ್ ಮನ್ನದ್ಧಂ | 4 ಕೇವಲಮ್ ಆತ್ಮಹಿತಾಯ
 ನ ಚೇಷ್ಟಮಾನಾಃ ಪರಿಹಿತಾಯಾಪಿ ಚೇಷ್ಟದ್ಧಂ | 5 ಖ್ರೀಷ್ಟಸ್ಯ ಯೀಶೋ
 ಯಾರ್ಧಶಃ ಸ್ವಭಾವೋ ಯುಷ್ಮಾಕಮ್ ಅಪಿ ತಾದೃಶೋ ಭವತು | 6
 ಸ ಈಶ್ವರರೂಪೀ ಸನ್ ಸ್ವಕೀಯಾಮ್ ಈಶ್ವರತುಲ್ಯತಾಂ ಶ್ಲಾಘಾಸ್ವದಂ
 ನಾಮನ್ಯತ, 7 ಕಿನ್ನು ಸ್ತಂ ಶೂನ್ಯಂ ಕೃತ್ವಾ ದಾಸರೂಪೀ ಬಭೂವ ನರಾಕೃತಿಂ
 ಲೇಭೇ ಚ | 8 ಇತ್ಯಂ ನರಮೂರ್ತಿಮ್ ಆಶ್ರಿತ್ಯ ನಮ್ರತಾಂ ಸ್ವೀಕೃತ್ಯ
 ಮೃತ್ಯೋರರ್ಥತಃ ಕ್ರಿಶ್ಚಿಯಮೃತ್ಯೋರೇವ ಭೋಗಾಯಾಜ್ಞಾಗ್ರಾಹೀ
 ಬಭೂವ | 9 ತತ್ಕಾರಣಾದ್ ಈಶ್ವರೋಽಪಿ ತಂ ಸರ್ವೋನ್ನತಂ ಚಕಾರ ಯಚ್ಚ
 ನಾಮ ಸರ್ವೇಷಾಂ ನಾಮ್ನಾಂ ಶ್ರೇಷ್ಠಂ ತದೇವ ತಸ್ಮೈ ದದೌ, 10 ತತಸ್ತಸ್ಮೈ
 ಯೀಶುನಾಮ್ನೇ ಸ್ವರ್ಗಮರ್ತ್ಯಪಾತಾಲನಿತ್ಯೈಃ ಸರ್ವೈಃ ಜಾನ್ಯಪಾತಃ
 ಕರ್ತವ್ಯಃ, 11 ತಾತ್ಸರ್ವೇಶ್ವರಸ್ಯ ಮಹಿಮೈ ಚ ಯೀಶುಖ್ರೀಷ್ಟಃ ಪ್ರಭುರಿತಿ
 ಜಿಹ್ವಾಭಿಃ ಸ್ವೀಕರ್ತವ್ಯಂ | 12 ಅತೋ ಹೇ ಪ್ರಿಯತಮಾಃ, ಯುಷ್ಮಾಭಿ
 ಯರ್ಥದ್ವತ್ ಸರ್ವದಾ ಕ್ರಿಯತೇ ತದ್ವತ್ ಕೇವಲೇ ಮಮೋಪಸ್ಥಿತಿಕಾಲೇ
 ತನ್ನಹಿ ಕಿನ್ನುದಾನೀಮ್ ಅನುಪಸ್ಥಿತೇಽಪಿ ಮಯಿ ಬಹುತರಯತ್ನೇನಾಜ್ಞಾಂ
 ಗೃಹೀತ್ವಾ ಭಯಕರ್ಮಾಭ್ಯಾಂ ಸ್ವಸ್ಥಪರಿತ್ರಾಣಂ ಸಾಧ್ಯತಾಂ | 13 ಯತ

ಈಶ್ವರ ಏವ ಸ್ವಕೀಯಾನುರೋಧಾದ್ ಯುಷ್ಮನ್ನದ್ಯೇ ಮನಸ್ಸಾಮನಾಂ
 ಕರ್ಮ್ಯಸಿದ್ಧಿಞ್ಚ ವಿದಧಾತಿ | 14 ಯೂಯಂ ಕಲಹವಿವಾದವಿಜತಮ್
 ಆಚಾರಂ ಕುರ್ವನ್ಮೋನಿನ್ನನೀಯಾ ಅಕುಟಿಲಾ 15 ಈಶ್ವರಸ್ಯ ನಿಷ್ಕಲಜ್ಜಾಶ್ಚ
 ಸನ್ನಾನಾಇವ ವಕ್ರಭಾವಾನಾಂ ಕುಟಿಲಾಚಾರಿಣಾಞ್ಚ ಲೋಕಾನಾಂ ಮಧ್ಯೇ
 ತಿಷ್ಠತ, 16 ಯತಸ್ತೇಷಾಂ ಮಧ್ಯೇ ಯೂಯಂ ಜೀವನವಾಕ್ಯಂ ಧಾರಯನ್ನೋ
 ಜಗತೋ ದೀಪಕಾ ಇವ ದೀಪ್ತದ್ಯೇ | ಯುಷ್ಮಾಭಿಸ್ತಥಾ ಕೃತೇ ಮಮ ಯತ್ನಃ
 ಪರಿಶ್ರಮೋ ವಾ ನ ನಿಷ್ಕಲೋ ಜಾತ ಇತ್ಯಹಂ ಖ್ರೀಷ್ಟಸ್ಯ ದಿನೇ ಶ್ಲಾಘಾಂ
 ಕರ್ತುಂ ಶಕ್ಯಾಮಿ | 17 ಯುಷ್ಮಾಕಂ ವಿಶ್ವಾಸಾರ್ಥಕಾಯ ಬಲಿದಾನಾಯ
 ಸೇವನಾಯ ಚ ಯದ್ಯಪ್ಯಹಂ ನಿವೇದಿತವ್ಯೋ ಭವೇಯಂ ತಥಾಪಿ
 ತೇನಾನನ್ಯಾಮಿ ಸರ್ವೇಷಾಂ ಯುಷ್ಮಾಕಮ್ ಆನನ್ಯಸ್ತಾಂತೀ ಭವಾಮಿ ಚ |
 18 ತದ್ಧದ್ ಯೂಯಮಪ್ಯಾನನ್ತತ ಮದೀಯಾನನ್ಯಸ್ತಾಂತಿನೋ ಭವತ
 ಚ | 19 ಯುಷ್ಮಾಕಮ್ ಅವಸ್ಥಾಮ್ ಅವಗತ್ಯಾಹಮಪಿ ಯತ್ ಸಾನ್ವನಾಂ
 ಪ್ರಾಪ್ನುಯಾಂ ತದರ್ಥಂ ತೀಮಧಿಯಂ ತ್ವರಯಾ ಯುಷ್ಮತ್ಪಮೀಪಂ
 ಪ್ರೇಷಯಿಷ್ಯಾಮೀತಿ ಪ್ರಥಾ ಪ್ರತ್ಯಾಶಾಂ ಕುರ್ವೇ | 20 ಯಃ ಸತ್ಕರೂಪೇಣ
 ಯುಷ್ಮಾಕಂ ಹಿತಂ ಚಿನ್ತಯತಿ ತಾದೃಶ ಏಕಭಾವಸ್ವಸ್ತಾದನ್ಯಃ ಕೋಽಪಿ
 ಮಮ ಸನ್ನಿಧೌ ನಾಸ್ತಿ | 21 ಯತೋಽಪರೇ ಸರ್ವೇ ಯೀಶೋಃ ಖ್ರೀಷ್ಟಸ್ಯ
 ವಿಷಯಾನ್ ನ ಚಿನ್ತಯನ್ ಆತ್ಮವಿಷಯಾನ್ ಚಿನ್ತಯನ್ತಿ | 22 ಕಿನ್ತು ತಸ್ಯ
 ಪರೀಕ್ಷಿತತ್ವಂ ಯುಷ್ಮಾಭಿ ಜ್ಞಾಯತೇ ಯತಃ ಪುತ್ರೋ ಯಾದೃಕ್ ಪಿತುಃ
 ಸಹಕಾರೀ ಭವತಿ ತಥೈವ ಸುಸಂವಾದಸ್ಯ ಪರಿಚರ್ಯಾಯಾಂ ಸ ಮಮ
 ಸಹಕಾರೀ ಜಾತಃ | 23 ಅತಏವ ಮಮ ಭಾವಿದಶಾಂ ಜ್ಞಾತ್ವಾ ತತ್ಕ್ಷಣಾತ್
 ತಮೇವ ಪ್ರೇಷಯಿತುಂ ಪ್ರತ್ಯಾಶಾಂ ಕುರ್ವೇ 24 ಸ್ವಯಮ್ ಅಹಮಪಿ
 ತೂರ್ಣಂ ಯುಷ್ಮತ್ಪಮೀಪಂ ಗಮಿಷ್ಯಾಮೀತ್ಯಾಶಾಂ ಪ್ರಭುನಾ ಕುರ್ವೇ |
 25 ಅಪರಂ ಯ ಇಪಾಪ್ತದೀತೋ ಮಮ ಭೃತಾ ಕರ್ಮ್ಯಯುದ್ಧಾಭ್ಯಾಂ
 ಮಮ ಸಹಾಯಶ್ಚ ಯುಷ್ಮಾಕಂ ದೂತೋ ಮದೀಯೋಪಕಾರಾಯ
 ಪ್ರತಿನಿಧಿಶ್ಚಾಸ್ತಿ ಯುಷ್ಮತ್ಪಮೀಪೇ ತಸ್ಯ ಪ್ರೇಷಣಮ್ ಆವಶ್ಯಕಮ್ ಅಮನ್ಯೇ |
 26 ಯತಃ ಸ ಯುಷ್ಮಾನ್ ಸರ್ವಾನ್ ಅಕಾಜ್ಞತ ಯುಷ್ಮಾಭಿಸ್ತಸ್ಯ ರೋಗಸ್ಯ
 ವಾರ್ತಾಶ್ರಾವೀತಿ ಬುದ್ಧ್ವಾ ಪರ್ಯುಶೋಚಚ್ಚ | 27 ಸ ಪೀಡಯಾ
 ಮೃತಕಲ್ಯೋಽಭವದಿತಿ ಸತ್ಯಂ ಕಿನ್ತ್ವೀಶ್ವರಸ್ತಂ ದಯಿತವಾನ್ ಮಮ ಚ
 ದುಃಖಾತ್ ಪರಂ ಪುನರ್ದುಃಖಂ ಯನ್ನ ಭವೇತ್ ತದರ್ಥಂ ಕೇವಲಂ
 ತಂ ನ ದಯಿತ್ವಾ ಮಾಮಪಿ ದಯಿತವಾನ್ | 28 ಅತಏವ ಯೂಯಂ
 ತಂ ವಿಲೋಕ್ಯ ಯತ್ ಪುನರಾನನ್ತೇತ ಮಮಾಪಿ ದುಃಖಸ್ಯ ಹ್ಯಾಸೋ
 ಯದ್ ಭವೇತ್ ತದರ್ಥಮ್ ಅಹಂ ತ್ವರಯಾ ತಮ್ ಅಪ್ರೇಷಯಂ | 29
 ಅತೋ ಯೂಯಂ ಪ್ರಭೋಃ ಕೃತೇ ಸಮೂರ್ಣೇನಾನನ್ತೇನ ತಂ ಗೃಹ್ಣೀತ
 ತಾದೃಶಾನ್ ಲೋಕಾಂಶ್ಚಾದರಣೀಯಾನ್ ಮನ್ಯದ್ಧಂ | 30 ಯತೋ ಮಮ
 ಸೇವನೇ ಯುಷ್ಮಾಕಂ ತ್ರುಟಿಂ ಪೂರಯಿತುಂ ಸ ಪ್ರಾಣಾನ್ ಪಣೀಕೃತ್ಯ
 ಖ್ರೀಷ್ಟಸ್ಯ ಕಾರ್ಯಾರ್ಥಂ ಮೃತಪ್ರಾಯೇಽಭವತ್ |

3 ಹೇ ಭ್ರಾತರಃ, ಶೇಷೇ ವದಾಮಿ ಯೂಯಂ ಪ್ರಭಾವಾನನ್ತತ | ಪುನಃ
 ಪುನರೇಕಸ್ಯ ವಚೋ ಲೇಖನಂ ಮಮ ಕ್ಲೇಶದಂ ನಹಿ ಯುಷ್ಮದರ್ಥಞ್ಚ
 ಭ್ರಮನಾಶಕಂ ಭವತಿ | 2 ಯೂಯಂ ಕುಕ್ಕುರೇಭ್ಯಃ ಸಾವಧಾನಾ
 ಭವತ ದುಷ್ಕರ್ಮ್ಯಕಾರಿಭ್ಯಃ ಸಾವಧಾನಾ ಭವತ ಛಿನ್ನಮೂಲೇಭ್ಯೋ
 ಲೋಕೇಭ್ಯಶ್ಚ ಸಾವಧಾನಾ ಭವತ | 3 ವಯಮೇವ ಛಿನ್ನತಚೋ
 ಲೋಕಾ ಯತೋ ವಯಮ್ ಆತ್ಮನೇಶ್ವರಂ ಸೇವಾಮಹೇ ಖ್ರೀಷ್ಟೇನ

ಯೇಶುನಾ ಶ್ಲಾಘಾಮಹೇ ಶರೀರೇಣ ಚ ಪ್ರಗಲ್ಬತಾಂ ನ ಕುರ್ವಾಮಹೇ |
 4 ಕಿನ್ತು ಶರೀರೇ ಮಮ ಪ್ರಗಲ್ಬತಾಯಾಃ ಕಾರಣಂ ವಿದ್ಯತೇ,
 ಕಶ್ಚಿದ್ ಯದಿ ಶರೀರೇಣ ಪ್ರಗಲ್ಬತಾಂ ಚಿಕೀರ್ಷತಿ ತರ್ಹಿ ತಸ್ಮಾದ್
 ಅಪಿ ಮಮ ಪ್ರಗಲ್ಬತಾಯಾ ಗುರುತರಂ ಕಾರಣಂ ವಿದ್ಯತೇ | 5
 ಯತೋಽಹಮ್ ಅಷ್ಟಮದಿವಸೇ ತ್ವಕ್ಷೇದಪ್ರಾಪ್ತ ಇಸ್ರಾಯೇಲ್ಯಂತೀಯೋ
 ಬಿನ್ಯಾಮೀನಗೋಸ್ತೀಯ ಇಬ್ರಿಕುಲಜಾತ ಇಬ್ರಿಯೋ ವ್ಯವಸ್ಥಾಚರಣೇ
 ಫಿರೂಶೀ 6 ಧರ್ಮೋತ್ಸಾಹಕಾರಣಾತ್ ಸಮಿತೇರುಪದ್ರವಕಾರೀ
 ವ್ಯವಸ್ಥಾತೋ ಲಭ್ಯೇ ಪುಣ್ಯೇ ಚಾನಿನ್ನನೀಯಃ | 7 ಕಿನ್ತು ಮಮ ಯದ್ಯತ್
 ಲಭ್ಯಮ್ ಆಸೀತ್ ತತ್ ಸರ್ವಮ್ ಅಹಂ ಖ್ರೀಷ್ಟಸ್ವಾನುರೋಧಾತ್ ಕ್ಷತಿಮ್
 ಅಮನ್ಯೇ | 8 ಕಿಇಧ್ವಾನಾಪಹಂ ಮತ್ಪ್ರಭೋಃ ಖ್ರೀಷ್ಟಸ್ಯ ಯೀಶೋ
 ಜ್ಞಾನಸ್ಮೋತ್ಪ್ರಾಪ್ತತಾಂ ಬುದ್ಧ್ವಾ ತತ್ ಸರ್ವಂ ಕ್ಷತಿಂ ಮನ್ಯೇ | 9
 ಯತೋ ಹೇತೋರಹಂ ಯತ್ ಖ್ರೀಷ್ಟಂ ಲಭೇಯ ವ್ಯವಸ್ಥಾತೋ ಜಾತಂ
 ಸ್ವಕೀಯಪುಣ್ಯಞ್ಚ ನ ಧಾರಯನ್ ಕಿನ್ತು ಖ್ರೀಷ್ಟೇ ವಿಶ್ವಸನಾತ್ ಲಭ್ಯಂ
 ಯತ್ ಪುಣ್ಯಮ್ ಈಶ್ವರೇಣ ವಿಶ್ವಾಸಂ ದೃಷ್ಟ್ವಾ ದೀಯತೇ ತದೇವ
 ಧಾರಯನ್ ಯತ್ ಖ್ರೀಷ್ಟೇ ವಿದ್ಯೇಯ ತದರ್ಥಂ ತಸ್ಯಾನುರೋಧಾತ್
 ಸರ್ವೇಷಾಂ ಕ್ಷತಿಂ ಸ್ವೀಕೃತ್ಯ ತಾನಿ ಸರ್ವಾಣ್ಯವಕರಾನಿವ ಮನ್ಯೇ | 10
 ಯತೋ ಹೇತೋರಹಂ ಖ್ರೀಷ್ಟಂ ತಸ್ಯ ಪುನರುತ್ಥಿತೇ ಗುಣಂ ತಸ್ಯ
 ದುಃಖಾನಾಂ ಭಾಗಿತ್ವಞ್ಚ ಜ್ಞಾತ್ವಾ ತಸ್ಯ ಮೃತ್ಯೋರಾಕೃತಿಞ್ಚ ಗೃಹೀತ್ವಾ
 11 ಯೇನ ಕೇನಚಿತ್ ಪ್ರಕಾರೇಣ ಮೃತಾನಾಂ ಪುನರುತ್ಥಿತಿಂ ಪ್ರಾಪ್ತುಂ
 ಯತೇ | 12 ಮಯಾ ತತ್ ಸರ್ವಮ್ ಅಧುನಾ ಪ್ರಾಪಿ ಸಿದ್ಧತಾ
 ವಾಲಮ್ಪಿ ತನ್ಮಹಿ ಕಿನ್ತು ಯದರ್ಥಮ್ ಅಹಂ ಖ್ರೀಷ್ಟೇನ ಧಾರಿತಸ್ತದ್
 ಧಾರಯಿತುಂ ಧಾವಾಮಿ | 13 ಹೇ ಭ್ರಾತರಃ, ಮಯಾ ತದ್ ಧಾರಿತಮ್
 ಇತಿ ನ ಮನ್ಯತೇ ಕಿನ್ತ್ವೀಶ್ವರದೈಕಮಾತ್ರಂ ವದಾಮಿ ಯಾನಿ ಪಶ್ಚಾತ್
 ಸ್ಥಿತಾನಿ ತಾನಿ ವಿಸ್ಮೃತ್ಯಾಹಮ್ ಅಗ್ರಸ್ಥಿತಾನ್ಯುದ್ಧಿತ್ವ 14 ಪೂರ್ಣಯತ್ನೇನ
 ಲಕ್ಷ್ಯಂ ಪ್ರತಿ ಧಾವನ್ ಖ್ರೀಷ್ಟಯೀಶುನೋರ್ಧ್ವಾತ್ ಮಾಮ್ ಆಹ್ವಯತ
 ಈಶ್ವರಾತ್ ಜೇತ್ಯಪಣಂ ಪ್ರಾಪ್ತುಂ ಚೇಷ್ಟೇ | 15 ಅಸ್ಮಾಕಂ ಮಧ್ಯೇ ಯೇ
 ಸಿದ್ಧಾಸ್ತೇ ಸರ್ವೈಸ್ತದೇವ ಭಾವ್ಯತಾಂ, ಯದಿ ಚ ಕಞ್ಚನ ವಿಷಯಮ್
 ಅಧಿ ಯುಷ್ಮಾಕಮ್ ಅಪರೋ ಭಾವೋ ಭವತಿ ತರ್ಹೀಶ್ವರಸ್ತಮಪಿ
 ಯುಷ್ಮಾಕಂ ಪ್ರತಿ ಪ್ರಕಾಶಯಿಷ್ಯತಿ | 16 ಕಿನ್ತು ವಯಂ ಯದ್ಯದ್ ಅವಗತಾ
 ಆಸ್ತಸ್ಯತಾಸ್ಮಾಭಿರೇಕೋ ವಿಧಿರಾಚರಿತವ್ಯ ಏಕಭಾವ್ಯೇ ಭವಿತವ್ಯಞ್ಚ |
 17 ಹೇ ಭ್ರಾತರಃ, ಯೂಯಂ ಮಮಾನುಗಾಮಿನೋ ಭವತ ವಯಞ್ಚ
 ಯಾದ್ಯಗಾಚರಣಸ್ಯ ನಿರರ್ಶನಸ್ವರೂಪಾ ಭವಾಮಸ್ತಾದ್ಯಗಾಚಾರಿಣೋ
 ಲೋಕಾನ್ ಆಲೋಕಯದ್ಧಂ | 18 ಯತೋಽನೇಕೇ ವಿವರ್ಧೇ ಚರನ್ತಿ ತೇ
 ಚ ಖ್ರೀಷ್ಟಸ್ಯ ಕೃಶಸ್ಯ ಶ್ರವಣ ಇತಿ ಪುರಾ ಮಯಾ ಪುನಃ ಪುನಃ ಕಥಿತಮ್
 ಅಧುನಾಪಿ ರುದತಾ ಮಯಾ ಕಥ್ಯತೇ | 19 ತೇಷಾಂ ಶೇಷದಶಾ ಸರ್ವನಾಶ
 ಉದರಶ್ಚೇಶ್ವರೋ ಲಜ್ಜಾ ಚ ಶ್ಲಾಘಾ ಪ್ರದಿವ್ಯಾಞ್ಚ ಲಗ್ನಂ ಮನಃ | 20
 ಕಿನ್ತ್ವಾಸ್ಮಾಕಂ ಜನಪದಃ ಸ್ವರ್ಗೇ ವಿದ್ಯತೇ ತಸ್ಮಾಚ್ಚಾಗಮಿಷ್ಯಂತಂ ತ್ರಾತಾರಂ
 ಪ್ರಭುಂ ಯೀಶುಖ್ರೀಷ್ಟಂ ವಯಂ ಪ್ರತೀಕ್ಷಾಮಹೇ | 21 ಸ ಚ ಯಯಾ ಶಕ್ತ್ಯಾ
 ಸರ್ವಾಣ್ಯೇವ ಸ್ವಸ್ಯ ವಶೀಕರ್ತುಂ ಪಾರಯತಿ ತಯಾಸ್ಮಾಕಮ್ ಅಧಮಂ
 ಶರೀರಂ ರೂಪಾನ್ವರೀಕೃತ್ಯ ಸ್ವಕೀಯತೇಜೋಮಯಶರೀರಸ್ಯ ಸಮಾಕಾರಂ
 ಕರಿಷ್ಯತಿ |

4 ಹೇ ಮದೀಯಾನನ್ನಮುಕುಟಸ್ವರೂಪಾಃ ಪ್ರಿಯತಮಾ ಅಭೀಷ್ಟತಮಾ
 ಭ್ರಾತರಃ, ಹೇ ಮಮ ಸ್ನೇಹಪಾತ್ರಾಃ, ಯೂಯಮ್ ಇತ್ಥಂ ಪಭೌ
 ಸ್ಥಿರಾಸ್ಥಿತಃ | 2 ಹೇ ಇವದಿಯೇ ಹೇ ಸುನ್ನುಖಿ ಯುವಾಂ ಪ್ರಭೌ ಏಕಭಾವೇ
 ಭವತಮ್ ಏತದ್ ಅಹಂ ಪ್ರಾರ್ಥಯೇ | 3 ಹೇ ಮಮ ಸತ್ಯ ಸಹಕಾರಿನ್
 ತ್ವಾಮಪಿ ವಿನೀಯ ವದಾಮಿ ಏತಯೋರಪಕಾರಸ್ತಯಾ ಕ್ರಿಯತಾಂ
 ಯತಸ್ನೇ ಕ್ಲೀಮಿನಾದಿಭಿಃ ಸಹಕಾರಿಭಿಃ ಸಾರ್ಥಂ ಸುಸಂವಾದಪ್ರಚಾರಣಾಯ
 ಮಮ ಸಾಹಾಯಾರ್ಥಂ ಪರಿಶ್ರಮಮ್ ಅಕುರ್ವತಾಂ ತೇಷಾಂ ಸರ್ವೇಷಾಂ
 ನಾಮಾನಿ ಚ ಜೀವನಪುಸ್ತಕೇ ಲಿಖಿತಾನಿ ವಿದ್ಯಂತೇ | 4 ಯೂಯಂ
 ಪ್ರಭೌ ಸರ್ವದಾನನ್ನತಃ | ಪುನ ವದಾಮಿ ಯೂಯಮ್ ಆನನ್ನತಃ | 5
 ಯುಷ್ಮಾಕಂ ವಿನೀತತ್ತಂ ಸರ್ವಮಾನವೈ ಜ್ಞಾಯತಾಂ, ಪ್ರಭುಃ ಸನ್ನಿಧೌ
 ವಿದ್ಯತೇ | 6 ಯೂಯಂ ಕಿಮಪಿ ನ ಚಿನ್ತಯತ ಕಿನ್ತು ಧನ್ಯವಾದಯುಕ್ತಾಭ್ಯಾಂ
 ಪ್ರಾರ್ಥನಾಯಾಇಚ್ಛಾಭ್ಯಾಂ ಸರ್ವವಿಷಯೇ ಸ್ವಪ್ರಾರ್ಥನೀಯಮ್ ಈಶ್ವರಾಯ
 ನಿವೇದಯತ | 7 ತಥಾ ಕೃತ ಈಶ್ವರೀಯಾ ಯಾ ಶಾನ್ತಿಃ ಸರ್ವಾಂ
 ಬುದ್ಧಿಮ್ ಅತಿಶೇತೇ ಸಾ ಯುಷ್ಮಾಕಂ ಚಿತ್ತಾನಿ ಮನಾಂಸಿ ಚ ಖೀಷ್ಣೇ
 ಯೇಶೌ ರಕ್ಷಿಷ್ಯತಿ | 8 ಹೇ ಭ್ರಾತರಃ, ಶೇಷೇ ವದಾಮಿ ಯದ್ಯತ್
 ಸತ್ಯಮ್ ಆದರಣೀಯಂ ನ್ಯಾಯ್ಯಂ ಸಾಧು ಪ್ರಿಯಂ ಸುಖ್ಯತಮ್ ಅನ್ಯೇಣ
 ಯೇನ ಕೇನಚಿತ್ ಪ್ರಕಾರೇಣ ವಾ ಗುಣಯುಕ್ತಂ ಪ್ರಶಂಸನೀಯಂ
 ವಾ ಭವತಿ ತತ್ರೈವ ಮನಾಂಸಿ ನಿಧದ್ಧಂ | 9 ಯೂಯಂ ಮಾಂ
 ದೃಷ್ಟ್ವಾ ಶ್ರುತ್ವಾ ಚ ಯದ್ಯತ್ ಶಿಕ್ಷಿತವನ್ನೋ ಗೃಹೀತವನ್ನಶ್ಚ ತದೇವಾಚರತ
 ತಸ್ಮಾತ್ ಶಾನ್ತಿದಾಯಕ ಈಶ್ವರೋ ಯುಷ್ಮಾಭಿಃ ಸಾರ್ಥಂ ಸ್ಯಾತ್ಯತಿ | 10
 ಮಮೋಪಕಾರಾಯ ಯುಷ್ಮಾಕಂ ಯಾ ಚಿನ್ತಾ ಪೂರ್ವಮ್ ಆಸೀತ್
 ಕಿನ್ತು ಕರ್ಮದ್ವಾರಂ ನ ಪ್ರಾಪ್ನೋತ್ ಇದಾನೀಂ ಸಾ ಪುನರಫಲತ್
 ಇತ್ಯಸ್ಮಿನ್ ಪ್ರಭೌ ಮಮ ಪರಮಾಹ್ವಾದೋಽಜಾಯತ | 11 ಅಹಂ ಯದ್
 ದೈನ್ಯಕಾರಣಾದ್ ಇದಂ ವದಾಮಿ ತನ್ನಹಿ ಯತೋ ಮಮ ಯಾ ಕಾಚಿದ್
 ಅವಸ್ಥಾ ಭವೇತ್ ತಸ್ಯಾಂ ಸನ್ನೋಷ್ಣಮ್ ಅಶಿಕ್ಷಯಂ | 12 ದರಿದ್ರತಾಂ
 ಭೋಕ್ತುಂ ಶಕ್ನೋಮಿ ಧನಾಡ್ಯತಾಮ್ ಅಪಿ ಭೋಕ್ತುಂ ಶಕ್ನೋಮಿ
 ಸರ್ವಥಾ ಸರ್ವವಿಷಯೇಷು ವಿನೀತೋಽಹಂ ಪ್ರಚುರತಾಂ ಕ್ಷುಧಾಶ್ಚ ಧನಂ
 ದೈನ್ಯಇಚ್ಛಾವಗತೋಽಸ್ಮಿ | 13 ಮಮ ಶಕ್ತಿದಾಯಕೇನ ಖೀಷ್ಣೇನ ಸರ್ವಮೇವ
 ಮಯಾ ಶಕ್ಯಂ ಭವತಿ | 14 ಕಿನ್ತು ಯುಷ್ಮಾಭಿ ದೈನ್ಯನಿವಾರಣಾಯ
 ಮಾಮ್ ಉಪಕೃತ್ಯ ಸತ್ಯಮ್‌ಕಾರಿ | 15 ಹೇ ಫಿಲಿಪೀಯಲೋಕಾಃ,
 ಸುಸಂವಾದಸ್ತೋದಯಕಾಲೇ ಯದಾಹಂ ಮಾಕಿದನಿಯಾದೇಶಾತ್
 ಪ್ರತಿಷ್ಠೇ ತದಾ ಕೇವಲಾನ್ ಯುಷ್ಮಾನ್ ವಿನಾಪರಯಾ ಕಯಾಪಿ
 ಸಮಿತ್ಯಾ ಸಹ ದಾನಾದಾನಯೋ ಮಮ ಕೋಽಪಿ ಸಮ್ನೋಽನಾಸೀದ್
 ಇತಿ ಯೂಯಮಪಿ ಜಾನೀಥ | 16 ಯತೋ ಯುಷ್ಮಾಭಿ ಮಮ
 ಪ್ರಯೋಜನಾಯ ಧಿಷಲನೀಕೀನಗರಮಪಿ ಮಾಂ ಪ್ರತಿ ಪುನಃ ಪುನರ್ದಾನಂ
 ಪ್ರೇಷಿತಂ | 17 ಅಹಂ ಯದ್ ದಾನಂ ಮೃಗಯೇ ತನ್ನಹಿ ಕಿನ್ತು
 ಯುಷ್ಮಾಕಂ ಲಾಭವರ್ಧಕಂ ಫಲಂ ಮೃಗಯೇ | 18 ಕಿನ್ತು ಮಮ
 ಕಸ್ಯಾಪ್ಯಭಾವೋ ನಾಸ್ತಿ ಸರ್ವಂ ಪ್ರಚುರಮ್ ಆಸ್ತೇ ಯತ ಈಶ್ವರಸ್ಯ
 ಗ್ರಾಹ್ಯಂ ತುಷ್ಟಿಜನಕಂ ಸುಗನ್ನಿಸ್ತೀವೇದ್ಯಸ್ವರೂಪಂ ಯುಷ್ಮಾಕಂ ದಾನಂ
 ಇಪಾಪ್ರದಿತಾದ್ ಗೃಹೀತ್ಯಾಹಂ ಪರಿತ್ಯಪ್ನೋಽಸ್ಮಿ | 19 ಮಮೇಶ್ವರೋಽಪಿ
 ಖೀಷ್ಣೇನ ಯೇಶುನಾ ಸ್ವಕೀಯವಿಭವನಿಧಿತಃ ಪ್ರಯೋಜನೀಯಂ
 ಸರ್ವವಿಷಯಂ ಪೂರ್ಣರೂಪಂ ಯುಷ್ಮಭ್ಯಂ ದೇಯಾತ್ | 20 ಅಸ್ಮಾಕಂ
 ಪಿತುರೀಶ್ವರಸ್ಯ ಧನ್ಯವಾದೋಽನನ್ನಕಾಲಂ ಯಾವದ್ ಭವತು | ಆಮೇನ್ |

(aiōn g165) 21 ಯೂಯಂ ಯೇಶುಖೀಷ್ಟಸ್ಯೈಕ್ಯೈಕಂ ಪವಿತ್ರಜನಂ
 ನಮಸ್ಕುರುತ | ಮಮ ಸಜ್ಜಿಭ್ರಾತರೋ ಯೂಷ್ಮಾನ್ ನಮಸ್ಕುರ್ವತೇ |
 22 ಸರ್ವೇ ಪವಿತ್ರಲೋಕಾ ವಿಶೇಷತಃ ಕೈಸರಸ್ಯ ಪರಿಜನಾ ಯುಷ್ಮಾನ್
 ನಮಸ್ಕುರ್ವತೇ | 23 ಅಸ್ಮಾಕಂ ಪ್ರಭೋ ಯೇಶುಖೀಷ್ಟಸ್ಯ ಪ್ರಸಾದಃ
 ಸರ್ವಾನ್ ಯುಷ್ಮಾನ್ ಪ್ರತಿ ಭೂಯಾತ್ | ಆಮೇನ್ |

ಕಲಸಿನಃ

1 ಈಶ್ವರಸ್ಯೇಚ್ಚಯಾ ಯೀಶುಖ್ರೀಷ್ಟಸ್ಯ ಪ್ರೇರಿತಃ ಪೌಲಸ್ತೀಮಥಿಯೋ ಭ್ರಾತಾ ಚ ಕಲಸೀನಗರಸ್ಥಾನ್ ಪವಿತ್ರಾನ್ ವಿಶ್ವಾನ್ ಖ್ರೀಷ್ಣಾಶ್ಚಿತ್ರಭ್ರಾತೃನ್ ಪ್ರತಿ ಪತ್ರಂ ಲಿಖತಃ | 2 ಅಸ್ಮಾಕಂ ತಾತ ಈಶ್ವರಃ ಪ್ರಭು ಯೀಶುಖ್ರೀಷ್ಟಶ್ಚ ಯುಷ್ಣಾನ್ ಪ್ರತಿ ಪ್ರಸಾದಂ ಶಾನ್ತಿಞ್ ಕ್ರಿಯಾಸ್ತಾಂ | 3 ಖ್ರೀಷ್ಟೇ ಯೀಶೌ ಯುಷ್ಣಾಕಂ ವಿಶ್ವಾಸಸ್ಯ ಸರ್ವಾನ್ ಪವಿತ್ರಲೋಕಾನ್ ಪ್ರತಿ ಪ್ರೇಮಶ್ಚ ವಾರ್ತಾಂ ಶ್ರುತ್ವಾ 4 ವಯಂ ಸದಾ ಯುಷ್ಣದರ್ಥಂ ಪ್ರಾರ್ಥನಾಂ ಕುರ್ವನ್ತಃ ಸ್ವಗೇಽ ನಿಹಿತಾಯಾ ಯುಷ್ಣಾಕಂ ಭಾವಿಸಮ್ಪದಃ ಕಾರಣಾತ್ ಸ್ವಕೀಯಪ್ರಭೋ ಯೀಶುಖ್ರೀಷ್ಟಸ್ಯ ತಾತಮ್ ಈಶ್ವರಂ ಧನ್ಯಂ ವದಾಮಃ | 5 ಯೂಯಂ ತಸ್ಯಾ ಭಾವಿಸಮ್ಪದೋ ವಾರ್ತಾಂ ಯಯಾ ಸುಸಂವಾದರೂಪಿಣ್ಯಾ ಸತ್ಯವಾಣ್ಯಾ ಜ್ಞಾಪಿತಾಃ 6 ಸಾ ಯದ್ವತ್ ಕೃತ್ವಂ ಜಗದ್ ಅಭಿಗಚ್ಛತಿ ತದ್ವದ್ ಯುಷ್ಣಾನ್ ಅಪ್ಯಭ್ಯಗಮತ್, ಯೂಯಞ್ ಯದ್ ದಿನಮ್ ಅರಭ್ಯೇಶ್ವರಸ್ಥಾನಗ್ರಹಸ್ಯ ವಾರ್ತಾಂ ಶ್ರುತ್ವಾ ಸತ್ಕರೂಪೇಣ ಜ್ಞಾತವನ್ತಸ್ತದಾರಭ್ಯ ಯುಷ್ಣಾಕಂ ಮದ್ಯೇಽಪಿ ಫಲತಿ ವರ್ಧತೇ ಚ | 7 ಅಸ್ಮಾಕಂ ಪ್ರಿಯಃ ಸಹದಾಸೋ ಯುಷ್ಣಾಕಂ ಕೃತೇ ಚ ಖ್ರೀಷ್ಟಸ್ಯ ವಿಶ್ವಸಪರಿಚಾರಕೋ ಯ ಇಪಘಾಸ್ತದ್ ವಾಕ್ಯಂ 8 ಯುಷ್ಣಾನ್ ಆದಿಷ್ಟವಾನ್ ಸ ಏವಾಸ್ತಾನ್ ಆತ್ಮನಾ ಜನಿತಂ ಯುಷ್ಣಾಕಂ ಪ್ರೇಮ ಜ್ಞಾಪಿತವಾನ್ | 9 ವಯಂ ಯದ್ ದಿನಮ್ ಅರಭ್ಯ ತಾಂ ವಾರ್ತಾಂ ಶ್ರುತವನ್ತಸ್ತದಾರಭ್ಯ ನಿರನ್ತರಂ ಯುಷ್ಣಾಕಂ ಕೃತೇ ಪ್ರಾರ್ಥನಾಂ ಕುರ್ಮಃ ಫಲತೋ ಯೂಯಂ ಯತ್ ಪೂರ್ಣಾಭ್ಯಾಮ್ ಅತ್ರಿಕಜ್ಞಾನವುದ್ಧಿಭ್ಯಾಮ್ ಈಶ್ವರಸ್ಥಾಭಿತಮಂ ಸಮ್ಪೂರ್ಣರೂಪೇಣಾವಗಚ್ಛೇತ, 10 ಪ್ರಭೋ ಯೋಗ್ಯಂ ಸರ್ವಥಾ ಸನ್ನೋಷಜನಕಞ್ಚಾಚಾರಂ ಕುರ್ಯಾತಾರ್ಥತ ಈಶ್ವರಜ್ಞಾನೇ ವರ್ಧಮಾನಾಃ ಸರ್ವಸತ್ಕರ್ಮರೂಪಂ ಫಲಂ ಫಲೇತ, 11 ಯಥಾ ಚೇಶ್ವರಸ್ಯ ಮಹಿಮಯುಕ್ತಯಾ ಶಕ್ತ್ಯಾ ಸಾನನ್ನೇನ ಪೂರ್ಣಾಂ ಸಹಿಷ್ಣುತಾಂ ತಿತಿಕ್ಷಾಞ್ಚಾಚರಿತುಂ ಶಕ್ತ್ಯಥ ತಾದೃಶೇನ ಪೂರ್ಣಬಲೇನ ಯದ್ ಬಲವನ್ನೋ ಭವೇತ, 12 ಯಶ್ಚ ಪಿತಾ ತೇಜೋವಾಸಿನಾಂ ಪವಿತ್ರಲೋಕಾನಾಮ್ ಅಧಿಕಾರಸ್ತಾಂಶ್ಚಿತ್ತಾಯಾಸ್ತಾನ್ ಯೋಗ್ಯಾನ್ ಕೃತವಾನ್ ತಂ ಯದ್ ಧನ್ಯಂ ವದೇತ ವರಮ್ ಏನಂ ಯಾಚಾಮಹೇ | 13 ಯತಃ ಸೋಽಸ್ಮಾನ್ ತಿಮಿರಸ್ಯ ಕರ್ತೃತ್ವಾದ್ ಉದ್ಭೃತ್ಯ ಸ್ವಕೀಯಸ್ಯ ಪ್ರಿಯಪುತ್ರಸ್ಯ ರಾಜ್ಯೇ ಸ್ಥಾಪಿತವಾನ್ | 14 ತಸ್ಮಾತ್ ಪುತ್ರಾದ್ ವಯಂ ಪರಿತ್ರಾಣಮ್ ಅರ್ಥತಃ ಪಾಪಮೋಚನಂ ಪ್ರಾಪ್ತವನ್ತಃ | 15 ಸ ಚಾದ್ಯಶ್ಯೇಶ್ವರಸ್ಯ ಪ್ರತಿಮೂರ್ತಿಃ ಕೃತ್ವಾಯಾಃ ಸೃಷ್ಟೇರಾದಿಕರ್ತಾ ಚ | 16 ಯತಃ ಸರ್ವಮೇವ ತೇನ ಸಸ್ಯಜೇ ಸಿಂಹಾಸನರಾಜತ್ವಪರಾಕ್ರಮಾದೀನಿ ಸ್ವರ್ಗಮತ್ಸೃಷ್ಟಿತಾನಿ ದೃಶ್ಯಾದೃಶ್ಯಾನಿ ವಸ್ತುನಿ ಸರ್ವಾಣಿ ತೇನೈವ ತಸ್ಮೈ ಚ ಸಸ್ಯಜಿರೇ | 17 ಸ ಸರ್ವೇಷಾಮ್ ಅದಿಃ ಸರ್ವೇಷಾಂ ಸ್ಥಿತಿಕಾರಕಶ್ಚ | 18 ಸ ಏವ ಸಮಿತಿರೂಪಾಯಾಸ್ತನೋ ಮೂರ್ಧ್ನಾ ಕಿಞ್ ಸರ್ವವಿಷಯೇ ಸ ಯದ್ ಅಗ್ರಿಯೋ ಭವೇತ್ ತದರ್ಥಂ ಸ ಏವ ಮೃತಾನಾಂ ಮಧ್ಯಾತ್ ಪ್ರಥಮತ ಉತ್ಥಿತೋಽಗ್ರಶ್ಚ | 19 ಯತ ಈಶ್ವರಸ್ಯ ಕೃತ್ವಂ ಪೂರ್ಣತ್ವಂ ತಮೇವಾಪಾಯಿತುಂ 20 ಕೃಶೇ ಪಾತಿತೇನ ತಸ್ಯ ರಕ್ತೇನ ಸನ್ನಿಂ ವಿಧಾಯ ತೇನೈವ ಸ್ವರ್ಗಮತ್ಸೃಷ್ಟಿತಾನಿ ಸರ್ವಾಣಿ ಸ್ತೇನ ಸಹ ಸನ್ನಾಪಯಿತುಞ್ಚೇಶ್ವರೇಣಾಭಿಲೇಷೇ | 21 ಪೂರ್ವಂ ದೂರಸ್ಥಾ ದುಷ್ಪ್ರಿಯಾರತಮನಸ್ಯತ್ವಾತ್ ತಸ್ಯ ರಿಪವಶ್ಚಾಸ್ತ ಯೇ ಯೂಯಂ ತಾನ್

ಯುಷ್ಣಾನ್ ಅಪಿ ಸ ಇದಾನೀಂ ತಸ್ಯ ಮಾಂಸಲಶರೀರೇ ಮರಣೇನ ಸ್ತೇನ ಸಹ ಸನ್ನಾಪಿತವಾನ್ | 22 ಯತಃ ಸ ಸ್ವಸಮ್ಪುಖೇ ಪವಿತ್ರಾನ್ ನಿಷ್ಕಲಜ್ಞಾನ್ ಅನಿನ್ದನೀಯಾಂಶ್ಚ ಯುಷ್ಣಾನ್ ಸ್ಥಾಪಯಿತುಮ್ ಇಚ್ಛತಿ | 23 ಕಿನ್ತ್ವೇತದರ್ಥಂ ಯುಷ್ಣಾಭಿ ಬರ್ಧಮೂಲೈಃ ಸುಸ್ಥಿರೈಶ್ಚ ಭವಿತವ್ಯಮ್, ಆಕಾಶಮಣ್ಡಲಸ್ಥಾಃಸ್ಥಿತಾನಾಂ ಸರ್ವಲೋಕಾನಾಂ ಮದ್ಯೇ ಚ ಘಂಷಮಾಣೋ ಯಃ ಸುಸಂವಾದೋ ಯುಷ್ಣಾಭಿರಶ್ರಾವಿ ತಜ್ಞತಾಯಾಂ ಪ್ರತ್ಯಾಯಾಂ ಯುಷ್ಣಾಭಿರಚಲೈ ಭರ್ವಿತವಂ | 24 ತಸ್ಯ ಸುಸಂವಾದಸ್ಯೈಕಃ ಪರಿಚಾರಕೋ ಯೋಽಹಂ ಪೌಲಃ ಸೋಽಹಮ್ ಇದಾನೀಮ್ ಅನನ್ನೇನ ಯುಷ್ಣದರ್ಥಂ ದುಃಖಾನಿ ಸಹೇ ಖ್ರೀಷ್ಟಸ್ಯ ಕ್ಲೇಶಭೋಗಸ್ಯ ಯೋಂಶೋಽಪೂರ್ಣಸಮೇವ ತಸ್ಯ ತನೋಃ ಸಮಿತೇಃ ಕೃತೇ ಸ್ವಶರೀರೇ ಪೂರಯಾಮಿ ಚ | 25 ಯತ ಈಶ್ವರಸ್ಯ ಮನ್ತ್ರಣಯಾ ಯುಷ್ಣದರ್ಥಮ್ ಈಶ್ವರೀಯವಾಕ್ಯಸ್ಯ ಪ್ರಚಾರಸ್ಯ ಭಾರೋ ಮಯಿ ಸಮಪಿತಸ್ತಸ್ಮಾದ್ ಅಹಂ ತಸ್ಯಾಃ ಸಮಿತೇಃ ಪರಿಚಾರಕೋಽಭವಂ | 26 ತತ್ ನಿಗೂಢಂ ವಾಕ್ಯಂ ಪೂರ್ವಯುಗೇಷು ಪೂರ್ವಪುರುಷೇಭ್ಯಃ ಪ್ರಚ್ಯನ್ತಮ್ ಅಸೀತ್ ಕಿನ್ದಿದಾನೀಂ ತಸ್ಯ ಪವಿತ್ರಲೋಕಾನಾಂ ಸನ್ನಿಧೌ ತೇನ ಪ್ರಾಕಾಶಶ್ಚ | (airin gl65) 27 ಯತೋ ಭಿನ್ನಜಾತೀಯಾನಾಂ ಮದ್ಯೇ ತತ್ ನಿಗೂಢವಾಕ್ಯಂ ಕೀದ್ಯಗೌರವನಿಧಿಸಮ್ಪುಲಿತಂ ತತ್ ಪವಿತ್ರಲೋಕಾನ್ ಜ್ಞಾಪಯಿತುಮ್ ಈಶ್ವರೋಽಭ್ಯಲಷತ್ | ಯುಷ್ಣನ್ಮದ್ಯವತ್ಸೀ ಖ್ರೀಷ್ಟ ಏವ ಸ ನಿಧಿ ಗೈರವಾಶಾಭೂಮಿಶ್ಚ | 28 ತಸ್ಮಾದ್ ವಯಂ ತಮೇವ ಘೋಷಯನ್ನೋ ಯದ್ ಏಕೈಕಂ ಮಾನವಂ ಸಿದ್ಧಿಭೂತಂ ಖ್ರೀಷ್ಟೇ ಸ್ಥಾಪಯೇಮ ತದರ್ಥಮೇಕೈಕಂ ಮಾನವಂ ಪ್ರಬೋಧಯಾಮಃ ಪೂರ್ಣಜ್ಞಾನೇನ ಚೈಕೈಕಂ ಮಾನವಂ ಉಪದಿಶಾಮಃ | 29 ಏತದರ್ಥಂ ತಸ್ಯ ಯಾ ಶಕ್ತಿಃ ಪ್ರಬಲರೂಪೇಣ ಮಮ ಮದ್ಯೇ ಪ್ರಕಾಶತೇ ತಯಾಹಂ ಯತಮಾನಃ ಶ್ರಾಭ್ಯಾಮಿ |

2 ಯುಷ್ಣಾಕಂ ಲಾಯದಿಕೇಯಾಸ್ಕಭ್ರಾತೃಣಾಞ್ಚ ಕೃತೇ ಯಾವನ್ನೋ ಭ್ರಾತರಶ್ಚ ಮಮ ಶಾರೀರಿಕಮುಖಂ ನ ದೃಷ್ಟವನ್ತಸ್ತೇಷಾಂ ಕೃತೇ ಮಮ ಕಿಯಾನ್ ಯತ್ನೋ ಭವತಿ ತದ್ ಯುಷ್ಣಾನ್ ಜ್ಞಾಪಯಿತುಮ್ ಇಚ್ಛಾಮಿ | 2 ಫಲತಃ ಪೂರ್ಣಬುದ್ಧಿರೂಪಧನಭೋಗಾಯ ಪ್ರೇಮ್ನಾ ಸಂಯುಕ್ತಾನಾಂ ತೇಷಾಂ ಮನಾಂಸಿ ಯತ್ ಪಿತುರೀಶ್ವರಸ್ಯ ಖ್ರೀಷ್ಟಸ್ಯ ಚ ನಿಗೂಢವಾಕ್ಯಸ್ಯ ಜ್ಞಾನಾರ್ಥಂ ಸಾನ್ತ್ವನಾಂ ಪ್ರಾಪ್ನುಯುರಿತ್ಯರ್ಥಮಹಂ ಯತೇ | 3 ಯತೋ ವಿದ್ಯಾಜ್ಞಾನಯೋಃ ಸರ್ವೇಽ ನಿಧಯಃ ಖ್ರೀಷ್ಟೇ ಗುಪ್ತಾಃ ಸನ್ತಿ | 4 ಕೋಽಪಿ ಯುಷ್ಣಾನ್ ವಿನಯವಾಕ್ಯೇನ ಯನ್ನ ವಞ್ಚಯೇತ್ ತದರ್ಥಮ್ ಏತಾನಿ ಮಯಾ ಕಥ್ಯಂತೇ | 5 ಯುಷ್ಣತ್ಸನ್ನಿಧೌ ಮಮ ಶರೀರೇಽವತ್ಸರಮಾನೇಽಪಿ ಮಮಾತ್ಮಾ ವತ್ಸರತೇ ತೇನ ಯುಷ್ಣಾಕಂ ಸುರಿಂ ಖ್ರೀಷ್ಟವಿಶ್ವಾಸೇ ಸ್ಥಿರತ್ವಞ್ಚ ದೃಷ್ಟ್ವಾಹಮ್ ಆನನ್ತಾಮಿ | 6 ಅತೋ ಯೂಯಂ ಪ್ರಭುಂ ಯೀಶುಖ್ರೀಷ್ಟಂ ಯಾದ್ಯಗ್ ಗೃಹೀತವನ್ತಸ್ತಾದ್ಯತ್ ತಮ್ ಅನುಚರತ | 7 ತಸ್ಮಿನ್ ಬದ್ಧಮೂಲಾಃ ಸ್ಥಾಪಿತಾಶ್ಚ ಭವತ ಯಾ ಚ ಶಿಕ್ಷಾ ಯುಷ್ಣಾಭಿ ಲಬ್ಧಾ ತದನುಸಾರಾದ್ ವಿಶ್ವಾಸೇ ಸುಸ್ಥಿರಾಃ ಸನ್ತಸ್ತೇನೈವ ನಿತ್ಯಂ ಧನ್ಯವಾದಂ ಕುರುತ | 8 ಸಾವಧಾನಾ ಭವತ ಮಾನುಷಿಕಶಿಕ್ಷಾತ ಇಹಲೋಕಸ್ಯ ವರ್ಣಮಾಲಾತಶ್ಚೋತ್ಸನ್ನಾ ಖ್ರೀಷ್ಟಸ್ಯ ವಿಪಕ್ಷಾ ಯಾ ದರ್ಶನವಿದ್ಯಾ ಮಿಥ್ಯಾಪ್ರತಾರಣಾ ಚ ತಯಾ ಕೋಽಪಿ ಯುಷ್ಣಾಕಂ ಕ್ಷತಿಂ ನ ಜನಯತು | 9 ಯತ ಈಶ್ವರಸ್ಯ ಕೃತ್ವಾ ಪೂರ್ಣತಾ

ಮೂರ್ತಿಮತೀ ಖ್ರೀಷ್ಣೇ ವಸತಿ | 10 ಯೂಯಿಕ್ಯು ತೇನ ಪೂರ್ಣಾ ಭವಥ
ಯತಃ ಸ ಸರ್ವೇಷಾಂ ರಾಜತ್ವಕರ್ತೃತ್ವಪದಾನಾಂ ಮೂರ್ಧಾಸ್ತಿ, 11 ತೇನ ಚ
ಯೂಯಿಮ್ ಅಹಸ್ಕೃತತ್ವಕ್ಷೇದೇನಾರ್ಥತೋ ಯೇನ ಶಾರೀರಪಾಪಾನಾಂ
ವಿಗ್ರಸತ್ಯಜ್ಯತೇ ತೇನ ಖ್ರೀಷ್ಣಸ್ಯ ತ್ವಕ್ಷೇದೇನ ಛಿನ್ನತ್ವಚೋ ಜಾತಾ 12 ಮಜ್ಜನೇ
ಚ ತೇನ ಸಾರ್ಧಂ ಶೃಶಾನಂ ಪ್ರಾಪ್ತಾಃ ಪುನ ಮ್ಯುತಾನಾಂ ಮಧ್ಯಾತ್
ತಸ್ಯೋತ್ಥಾಪಯಿತುರೀಶ್ವರಸ್ಯ ಶಕ್ತೇಃ ಫಲಂ ಯೋ ವಿಶ್ವಾಸಸ್ತದ್ವಾ ತಸ್ಮಿನ್ನೇವ
ಮಜ್ಜನೇ ತೇನ ಸಾರ್ಧಮ್ ಉತ್ಥಾಪಿತಾ ಅಭವತ | 13 ಸ ಚ ಯುಷ್ಮಾನ್
ಅಪರಾದ್ಯಃ ಶಾರೀರಿಕಾತ್ವಕ್ಷೇದೇನ ಚ ಮೃತಾನ್ ದೃಷ್ಟ್ವಾ ತೇನ ಸಾರ್ಧಂ
ಜೀವಿತವಾನ್ ಯುಷ್ಮಾಕಂ ಸರ್ವಾನ್ ಅಪರಾಧಾನ್ ಕ್ಷಮಿತವಾನ್, 14
ಯಚ್ಚ ದಣ್ಣಾಜ್ಜಾರೂಪಂ ಋಣಪತ್ರಮ್ ಅಸ್ಮಾಕಂ ವಿರುದ್ಧಮ್ ಆಸೀತ್
ತತ್ ಪ್ರಮಾರ್ಜಿತವಾನ್ ಶಲಾಕಾಭಿಃ ಕುಶೇ ಬದ್ಧ್ವಾ ದೂರೀಕೃತವಾಂಶ್ಚ |
15 ಕಿಚ್ಚ ತೇನ ರಾಜತ್ವಕರ್ತೃತ್ವಪದಾನಿ ನಿರ್ದೇಶಾನ್ಸಿ ಕೃತ್ವಾ ಪರಾಜಿತಾನ್
ರಿಪೂನಿವ ಪ್ರಗಲ್ಭತಯಾ ಸರ್ವೇಷಾಂ ದೃಷ್ಟಿಗೋಚರೇ ಹೈವಿತವಾನ್ |
16 ಅತೋ ಹೇತೋಃ ಖಾದ್ಯಾಖಾದ್ಯೇ ಪೇಯಾಪೇಯೇ ಉತ್ಪನ್ನೇ ಪ್ರತಿಪದ್
ವಿಶ್ರಾಮವಾರಶ್ಚೈತೇಷು ಸರ್ವೇಷು ಯುಷ್ಮಾಕಂ ನ್ಯಾಯಾಧಿಪತಿರೂಪಂ
ಕಮಪಿ ಮಾ ಗೃಹ್ಣೀತ | 17 ಯತ ಏತಾನಿ ಛಾಯಾಸ್ವರೂಪಾಣಿ ಕಿನ್ನು ಸತ್ಯಾ
ಮೂರ್ತಿಃ ಖ್ರೀಷ್ಣಃ | 18 ಅಪರಂಶ್ಚ ನಮೃತಾ ಸ್ತಗದೂತಾನಾಂ ಸೇವಾ
ಚ್ಯುತಾದೃಶಮ್ ಇಷ್ಟಕರ್ಮಾಚರನ್ ಯಃ ಕಶ್ಚಿತ್ ಪರೋಕ್ಷವಿಷಯಾನ್
ಪ್ರವಿಶತಿ ಸ್ವಕೀಯಶಾರೀರಿಕಭಾವೇನ ಚ ಮುಧಾ ಗರ್ವಿತಃ ಸನ್ 19 ಸನ್ನಿಭಿಃ
ಶಿರಾಭಿಶ್ಚೋಪಕೃತಂ ಸಂಯುಕ್ತಂ ಕೃತ್ವಂ ಶರೀರಂ ಯಸ್ಮಾತ್ ಮೂರ್ಧತ
ಈಶ್ವರೀಯವೃದ್ಧಿಂ ಪ್ರಾಪ್ನೋತಿ ತಂ ಮೂರ್ಧಾನಂ ನ ಧಾರಯತಿ ತೇನ
ಮಾನವೇನ ಯುಷ್ಮತ್ವಃ ಫಲಾಪಹರಣಂ ನಾನುಜಾನೀತ | 20 ಯದಿ
ಯೂಯಂ ಖ್ರೀಷ್ಣೇನ ಸಾರ್ಧಂ ಸಂಸಾರಸ್ವ ವರ್ಣಮಾಲಾಯೈ ಮೃತಾ
ಅಭವತ ತರ್ಹಿ ಯೈ ದ್ರವ್ಯೈ ಭೋಗೇನ ಕ್ಷಯಂ ಗನ್ವಂತಃ 21 ತಾನಿ ಮಾ
ಸ್ತೃತ ಮಾ ಭುಂಕ್ಷ್ವ ಮಾ ಗೃಹಾಣೇತಿ ಮಾನವೈರಾದಿಷ್ಟಾನ್ ಶಿಕ್ಷಿತಾಂಶ್ಚ
ವಿಧೀನ್ 22 ಅಚರನ್ನೋ ಯೂಯಂ ಕುತಃ ಸಂಸಾರೇ ಜೀವನ್ತ ಇವ
ಭವಥ? 23 ತೇ ವಿಧಯಃ ಸ್ವೇಚ್ಛಾಭಕ್ತಾ ನಮತಯಾ ಶರೀರಕೇಶನೇನ ಚ
ಜ್ಞಾನವಿಧಿವತ್ ಪ್ರಕಾಶನೇ ತಥಾಪಿ ತೇಽಗತ್ಯಾ ಶಾರೀರಿಕಭಾವವರ್ಧಕಾಶ್ಚ
ಸನ್ನಿ |

3 ಯದಿ ಯೂಯಂ ಖ್ರೀಷ್ಣೇನ ಸಾರ್ಧಮ್ ಉತ್ಥಾಪಿತಾ ಅಭವತ
ತರ್ಹಿ ಯಸ್ಮಿನ್ ಸ್ಥಾನೇ ಖ್ರೀಷ್ಣ ಈಶ್ವರಸ್ಯ ದಕ್ಷಿಣಪಾರ್ಶ್ವೇ
ಉಪವಿಷ್ಟ ಆಸ್ತೇ ತಸ್ಯೋರ್ಧ್ವಸ್ಥಾನಸ್ಯ ವಿಷಯಾನ್ ಚೇಷ್ಟದ್ಧಂ |
2 ಪಾರ್ಥಿವವಿಷಯೇಷು ನ ಯತಮಾನಾ ಲೂರ್ಧ್ವಸ್ಥಾನವಿಷಯೇಷು
ಯತದ್ಧಂ | 3 ಯತೋ ಯೂಯಂ ಮೃತವನ್ನೋ ಯುಷ್ಮಾಕಂ
ಜೀವಿತಂಶ್ಚ ಖ್ರೀಷ್ಣೇನ ಸಾರ್ಧಮ್ ಈಶ್ವರೇ ಗುಪ್ತಮ್ ಅಸ್ತಿ | 4
ಅಸ್ಮಾಕಂ ಜೀವನಸ್ವರೂಪಃ ಖ್ರೀಷ್ಣೋ ಯದಾ ಪ್ರಕಾಶಿಷ್ಯತೇ ತದಾ
ತೇನ ಸಾರ್ಧಂ ಯೂಯಮಪಿ ವಿಭವೇನ ಪ್ರಕಾಶಿಷ್ಯದ್ಧೇ | 5
ಅತೋ ವೇಶ್ಯಾಗಮನಮ್ ಅಶುಚಿಕ್ರಿಯಾ ರಾಗಃ ಕುತ್ಸಿತಾಭಿಲಾಷೋ
ದೇವಪೂಜಾಕುಲ್ಯೋ ಲೋಭಶ್ಚೈತಾನಿ ಪಾರ್ಥವಪುರುಷಸ್ಯಾಜ್ಞಾನಿ
ಯುಷ್ಮಾಭಿ ನಿಹನ್ಯಂತಾಂ | 6 ಯತ ಏತೇಷು ಕರ್ಮಭ್ಯ ಅಜ್ಞಾಲಜ್ಞೇನೋ
ಲೋಕಾನ್ ಪ್ರಶೀಶ್ವರಸ್ಯ ಕ್ರೋಧೋ ವತ್ಸರತೇ | 7 ಪೂರ್ವಂ ಯದಾ
ಯೂಯಂ ತಾನ್ಯುಪಾಜೀವತ ತದಾ ಯೂಯಮಪಿ ತಾನ್ಯೇವಾಚರತಃ;

8 ಕಿನ್ನಿ ದಾನೀಂ ಕ್ರೋಧೋ ರೋಷೋ ಜಿಹಂಸಿಷಾ ದುರ್ಮುಖತಾ
ವದನನಿಗತಕದಾಲಪಶ್ಚೈತಾನಿ ಸರ್ವಾಣಿ ದೂರೀಕುರುದ್ಧಂ | 9
ಯೂಯಂ ಪರಸ್ಪರಂ ಮೃಷಾಕಥಾಂ ನ ವದತ ಯತೋ ಯೂಯಂ
ಸ್ವಕರ್ಮಸಹಿತಂ ಪುರಾತನಪುರುಷಂ ತ್ಯಕ್ತವನ್ತಃ | 10 ಸ್ವಸೃಷ್ಟುಃ ಪ್ರತಿಮೂರ್ತ್ಯಾ
ತತ್ತ್ವಜ್ಞಾನಾಯ ನೂತನೀಕೃತಂ ನವೀನಪುರುಷಂ ಪರಿಹಿತವನ್ತಶ್ಚ |
11 ತೇನ ಚ ಯಿಹೂದಿಭಿನ್ನಜಾತೀಯಯೋಶ್ಚಿನ್ನತ್ವಗಜ್ಜಿನ್ನತ್ವಚೋ
ಮೈಗಚ್ಛಸ್ತುಧೀಯಯೋ ದಾರ್ಸಮುಕ್ತಯೋಶ್ಚ ಕೋಽಪಿ ವಿಶೇಷೋ
ನಾಸ್ತಿ ಕಿನ್ನು ಸರ್ವೇಷು ಸರ್ವಃ ಖ್ರೀಷ್ಣ ಏವಾಸ್ತೇ | 12 ಅತಃಏವ
ಯೂಯಮ್ ಈಶ್ವರಸ್ಯ ಮನೋಭಲಿಷಿತಾಃ ಪವಿತ್ರಾಃ ಪ್ರಿಯಾಶ್ಚ ಲೋಕಾ
ಇವ ಸ್ವೇಹಯುಕ್ತಮ್ ಅನುಕಮ್ಯಾಂ ಹಿತ್ಯೇಷಿತಾಂ ನಮೃತಾಂ ತಿತಿಕ್ರಾಂ
ಸಹಿಷ್ಣುತಾಞ್ಚ ಪರಿಧದ್ಧಂ | 13 ಯೂಯಮ್ ಏಕೈಕಸ್ಯಾಚರಣಂ ಸಹದ್ಧಂ
ಯೇನ ಚ ಯಸ್ಯ ಕಿಮಪ್ಯಪರಾದ್ಯತೇ ತಸ್ಯ ತಂ ದೋಷಂ ಸ ಕ್ಷಮತಾಂ,
ಖ್ರೀಷ್ಣೋ ಯುಷ್ಮಾಕಂ ದೋಷಾನ್ ಯದ್ವದ್ ಕ್ಷಮಿತವಾನ್ ಯೂಯಮಪಿ
ತದ್ವತ್ ಕುರುದ್ಧಂ | 14 ವಿಶೇಷತಃ ಸಿದ್ಧಿಜನಕೇನ ಪ್ರೇಮಬನ್ಧನೇನ
ಬದ್ಧಾ ಭವತ | 15 ಯಸ್ಯಾಃ ಪ್ರಾಪ್ತಯೇ ಯೂಯಮ್ ಏಕಸ್ಮಿನ್
ಶರೀರೇ ಸಮಾಹೂತಾ ಅಭವತ ಸೇಶ್ವರೀಯಾ ಶಾನ್ತಿ ಯುರ್ಷ್ಮಾಕಂ
ಮನಾಂಸ್ತದಿತಿಷ್ಠತು ಯೂಯಂಶ್ಚ ಕೃತಜ್ಞಾ ಭವತ | 16 ಖ್ರೀಷ್ಣಸ್ಯ ವಾಕ್ಯಂ
ಸರ್ವವಿಧಜ್ಞಾನಾಯ ಸಮೂರ್ಣರೂಪೇಣ ಯುಷ್ಮದನ್ವರೇ ನಿವಮತು,
ಯೂಯಂಶ್ಚ ಗೀತೈ ಗಾರ್ಗ್ಯೈ ಪಾರಮಾರ್ಥಿಕಸಂಜ್ಞೇತ್ಸನೈಶ್ಚ ಪರಸ್ಪರಮ್
ಆದಿಶತ ಪ್ರಬೋಧಯತ ಚ, ಅನುಗೃಹೀತತ್ವಾತ್ ಪ್ರಭುಮ್ ಉದ್ದಿಶ್ಯ
ಸ್ವಮನೋಭಿ ಗಾರ್ಗಯತ ಚ | 17 ವಾಚಾ ಕರ್ಮಣಾ ವಾ ಯದ್
ಯತ್ ಕುರುತ ತತ್ ಸರ್ವಂ ಪ್ರಭೋ ಯೀಶೋ ನಾರ್ಮಾ ಕುರುತ
ತೇನ ಪಿತರಮ್ ಈಶ್ವರಂ ಧನ್ಯಂ ವದತ ಚ | 18 ಹೇ ಯೋಷಿತಃ,
ಯೂಯಂ ಸ್ವಾಮಿನಾಂ ವಶ್ಯಾ ಭವತ ಯತಸ್ತದೇವ ಪ್ರಭವೇ ರೋಚತೇ |
19 ಹೇ ಸ್ವಾಮಿನಃ, ಯೂಯಂ ಭಾಯ್ಯಾಸು ಪ್ರೀಯದ್ಧಂ ತಾಃ ಪ್ರತಿ
ಪರುಷಾಲಾಪಂ ಮಾ ಕುರುದ್ಧಂ | 20 ಹೇ ಬಾಲಾಃ, ಯೂಯಂ
ಸರ್ವವಿಷಯೇ ಪಿಶ್ತೋರಾಜ್ಞಾಗ್ರಾಹಿಣೋ ಭವತ ಯತಸ್ತದೇವ ಪ್ರಬೋ
ಸನ್ನೋಷಜನಕಂ | 21 ಹೇ ಪಿತರಃ, ಯುಷ್ಮಾಕಂ ಸನ್ಯಾಸಾ ಯತ್ ಕಾಶರಾ
ನ ಭವೇಯುಸ್ತದರ್ಥಂ ತಾನ್ ಪ್ರತಿ ಮಾ ರೋಷಯತ | 22 ಹೇ ದಾಸಾಃ,
ಯೂಯಂ ಸರ್ವವಿಷಯ ಏಹಿಕಪ್ರಭೂನಾಮ್ ಅಜ್ಞಾಗ್ರಾಹಿಣೋ ಭವತ
ದೃಷ್ಟಿಗೋಚರೀಯಸೇವಯಾ ಮಾನವೇಭ್ಯೋ ರೋಚಿತುಂ ಮಾ ಯತದ್ಧಂ
ಕಿನ್ನು ಸರಲಾನ್ತಃಕರಣೈಃ ಪ್ರಬೋ ಭಾರ್ತಾ ಕಾರ್ಯಂ ಕುರುದ್ಧಂ | 23 ಯಚ್ಚ
ಕುರುದ್ಧೇ ತತ್ ಮಾನುಷಮನುದ್ದಿಶ್ಯ ಪ್ರಭುಮ್ ಉದ್ದಿಶ್ಯ ಪ್ರಫುಲ್ಲಮನಸಾ
ಕುರುದ್ಧಂ, 24 ಯತೋ ವಯಂ ಪ್ರಭುತಃ ಸ್ವಗಾರ್ಥಕಾರರೂಪಂ ಫಲಂ
ಲಪ್ಸ್ಯಾಮಹ ಇತಿ ಯೂಯಂ ಜಾನೀಥ ಯಸ್ಮಾದ್ ಯೂಯಂ ಪ್ರಬೋ
ಖ್ರೀಷ್ಣಸ್ಯ ದಾಸಾ ಭವಥ | 25 ಕಿನ್ನು ಯಃ ಕಶ್ಚಿದ್ ಅನುಚಿತಂ ಕರ್ಮ ಕರೋತಿ
ಸ ತಸ್ಯಾನುಚಿತಕರ್ಮಣಃ ಫಲಂ ಲಪ್ಸ್ಯತೇ ತತ್ ಕೋಽಪಿ ಪಕ್ಷಪಾತೋ ನ
ಭವಿಷ್ಯತಿ |

4 ಅಪರಂಶ್ಚ ಹೇ ಅಧಿಪತಯಃ, ಯೂಯಂ ದಾಸಾನ್ ಪ್ರತಿ ನ್ಯಾಯ್ಯಂ
ಯಥಾರ್ಥಇಚ್ಛಾಚರಣಂ ಕುರುದ್ಧಂ ಯುಷ್ಮಾಕಮಪ್ಯೇಕೋಽಧಿಪತಃ
ಸ್ವರ್ಗೇ ವಿದ್ಯತ ಇತಿ ಜಾನೀತ | 2 ಯೂಯಂ ಪ್ರಾರ್ಥನಾಯಾಂ
ನಿತ್ಯಂ ಪ್ರವತ್ಸದ್ಧಂ ಧನ್ಯವಾದಂ ಕುರ್ವನ್ತಸ್ತತ್ರ ಪ್ರಬುದ್ಧಾಸ್ತಿಷ್ಯತ ಚ |

3 ಪ್ರಾರ್ಥನಾಕಾಲೇ ಮಮಾಪಿ ಕೃತೇ ಪ್ರಾರ್ಥನಾಂ ಕುರುಧ್ವಂ, 4
 ಫಲತಃ ಖ್ರೀಷ್ಣಸ್ಯ ಯನ್ನಿಗೂಢವಾಕ್ಯಕಾರಣಾದ್ ಅಹಂ ಬದ್ಧೋಽಭವಂ
 ತತ್ಪ್ರಕಾಶಾಯೇಶ್ವರೋ ಯತ್ ಮದರ್ಥಂ ವಾಗ್ವಾರಂ ಕುರ್ಯಾತ್,
 ಅಹಂ ಯಥೋಚಿತಂ ತತ್ ಪ್ರಕಾಶಯಿತುಂ ಶಕ್ಯಯಾಮ್ ಏತತ್
 ಪ್ರಾರ್ಥಯಧ್ವಂ | 5 ಯೂಯಂ ಸಮಯಂ ಬಹುಮೂಲ್ಯಂ ಜ್ಞಾತ್ವಾ
 ಬಹಿಃಸ್ಥಾನ್ ಲೋಕಾನ್ ಪ್ರತಿ ಜ್ಞಾನಾಚಾರಂ ಕುರುಧ್ವಂ | 6 ಯುಷ್ಮಾಕಮ್
 ಆಲಾಪಃ ಸರ್ವದಾನುಗ್ರಹಸೂಚಕೋ ಲವಣೇನ ಸುಸ್ವಾದುಶ್ಚ ಭವತು
 ಯಸ್ಮೈ ಯದುತ್ತರಂ ದಾತವ್ಯಂ ತದ್ ಯುಷ್ಮಾಭಿರವಗಮ್ಯತಾಂ | 7
 ಮಮ ಯಾ ದಶಾಕ್ರಿತಾಂ ತುಖಿಕನಾಮಾ ಪ್ರಭೌ ಪ್ರಿಯೋ ಮಮ ಭ್ರಾತಾ
 ವಿಶ್ವಸನೀಯಃ ಪರಿಚಾರಕಃ ಸಹದಾಸಶ್ಚ ಯುಷ್ಮಾನ್ ಜ್ಞಾಪಯಿಷ್ಯತಿ | 8
 ಸ ಯದ್ ಯುಷ್ಮಾಕಂ ದಶಾಂ ಜಾನೀಯಾತ್ ಯುಷ್ಮಾಕಂ ಮನಾಂಸಿ
 ಸಾನ್ವಯೇಚ್ಛ ತದರ್ಥಮೇವಾಹಂ 9 ತಮ್ ಓನೀಷಿಮನಾಮಾನಂ
 ಯುಷ್ಮದ್ದೇಶೀಯಂ ವಿಶ್ವಸಂ ಪ್ರಿಯಂ ಭ್ರಾತರಂ ಪ್ರೇಷಿತವಾನ್
 ತೌ ಯುಷ್ಮಾನ್ ಅತ್ರತ್ಯಾಂ ಸರ್ವವಾತ್ರ್ಯಾಂ ಜ್ಞಾಪಯಿಷ್ಯತಃ | 10
 ಅರಿಷ್ಟಾರ್ಥಿನಾಮಾ ಮಮ ಸಹಬನ್ಧಿ ಬರ್ಣಬ್ಧಾ ಭಾಗಿನೇಯೋ ಮಾಕೋಃ
 ಯುಷ್ಮನಾಮ್ನಾ ವಿಖ್ಯಾತೋ ಯೀಶುಶ್ಚೈತೇ ಛಿನ್ನತ್ವಚೋ ಭ್ರಾತರೋ
 ಯುಷ್ಮಾನ್ ನಮಸ್ಕಾರಂ ಜ್ಞಾಪಯನ್ನಿ, ತೇಷಾಂ ಮಧ್ಯೇ ಮಾರ್ಕಮಧಿ
 ಯೂಯಂ ಪೂರ್ವಮ್ ಆಜ್ಞಾಪಿತಾಃ ಸ ಯದಿ ಯುಷ್ಮತ್ಪೀಪಮ್
 ಉಪತಿಷ್ಯೇತ್ ತರ್ಹಿ ಯುಷ್ಮಾಭಿ ಗೃಹ್ಯತಾಂ | 11 ಕೇವಲಮೇತ
 ಈಶ್ವರರಾಜ್ಯೇ ಮಮ ಸಾನ್ವನಾಜನಕಾಃ ಸಹಕಾರಿಣೋಽಭವನ್ |
 12 ಖ್ರೀಷ್ಣಸ್ಯ ದಾಸೋ ಯೋ ಯುಷ್ಮದ್ದೇಶೀಯ ಇಪಘ್ರಾಃ ಸ
 ಯುಷ್ಮಾನ್ ನಮಸ್ಕಾರಂ ಜ್ಞಾಪಯತಿ ಯೂಯಂ ಇಷ್ಟೇಶ್ವರಸ್ಯ ಸರ್ವಸ್ಮಿನ್
 ಮನೋಽಭಿಲಾಷೇ ಯತ್ ಸಿದ್ಧಾಃ ಪೂರ್ಣಾಶ್ಚ ಭವೇತ ತದರ್ಥಂ ಸ
 ನಿತ್ಯಂ ಪ್ರಾರ್ಥನಯಾ ಯುಷ್ಮಾಕಂ ಕೃತೇ ಯತತೇ | 13 ಯುಷ್ಮಾಕಂ
 ಲಾಯದಿಕೇಯಾಸ್ಥಿತಾನಾಂ ಹಿಯರಾಪಲಿಸ್ಥಿತಾನಾಂ ಭ್ರಾತೃಣಾಂ ಹಿತಾಯ
 ಸೋಽತಿವ ಚೇಷ್ಟತ ಇತ್ಯಸ್ಮಿನ್ ಅಹಂ ತಸ್ಯ ಸಾಕ್ಷೀ ಭವಾಮಿ | 14
 ಲೂಕನಾಮಾ ಪ್ರಿಯಶ್ಚಿಕಿತ್ಸಕೋ ದೀಮಾಶ್ಚ ಯುಷ್ಮಭ್ಯಂ ನಮಸ್ಕಾರ್ವಾತೇ |
 15 ಯೂಯಂ ಲಾಯದಿಕೇಯಾಸ್ಥಾನ್ ಭ್ರಾತೃನ್ ನುಮ್ಹಾಂ ತದ್ಗೃಹಸ್ಥಿತಾಂ
 ಸಮಿತಿಂ ಮಮ ನಮಸ್ಕಾರಂ ಜ್ಞಾಪಯತ | 16 ಅಪರಂ ಯುಷ್ಮತ್ಸನ್ನಿಧೌ
 ಪತ್ರಸ್ಯಾಸ್ಯ ಪಾಲೇ ಕೃತೇ ಲಾಯದಿಕೇಯಾಸ್ಥಸಮಿತಾವಪಿ ತಸ್ಯ ಪಾಲೋ
 ಯಥಾ ಭವೇತ್ ಲಾಯದಿಕೇಯಾಸ್ಥ ಯತ್ ಪತ್ರಂ ಮಯಾ ಪ್ರಹಿತಂ
 ತದ್ ಯಥಾ ಯುಷ್ಮಾಭಿರಪಿ ಪಠ್ಯೇತ ತಥಾ ಚೇಷ್ಟಧ್ವಂ | 17 ಅಪರಮ್
 ಅರ್ಖಿಪ್ಪಂ ವದತ ಪ್ರಭೋ ಯತ್ ಪರಿಚರ್ಯಾಪದಂ ತ್ವಯಾಪ್ರಾಪಿ
 ತತ್ಪ್ರಾದನಾಯ ಸಾವಧಾನೋ ಭವ | 18 ಅಹಂ ಪೌಲಃ ಸ್ವಹಸ್ತಾಕ್ಷರೇಣ
 ಯುಷ್ಮಾನ್ ನಮಸ್ಕಾರಂ ಜ್ಞಾಪಯಾಮಿ ಯೂಯಂ ಮಮ ಬನ್ಧನಂ ಸ್ಮರತ |
 ಯುಷ್ಮಾನ್ ಪ್ರತ್ಯನುಗ್ರಹೋ ಭೂಯಾತ್ | ಅಮೇನ |

೧ ಧಿಷಲನೀಕಿನಃ

1 ಪೌಲಃ ಸಿಲ್ವಾನಸ್ತೀಮಧಿಯಶ್ಚ ಪಿತುರೀಶ್ಚರಸ್ಯ ಪ್ರಭೋ ಯೀಶುಖ್ರೀಷ್ಣಸ್ಯ ಚಾಶ್ರಯಂ ಪ್ರಾಪ್ತಾ ಧಿಷಲನೀಕೀಯಸಮಿತಿಂ ಪ್ರತಿ ಪತ್ರಂ ಲಿಖನ್ತಿ | ಅಸ್ಮಾಕಂ ತಾತ ಈಶ್ವರಃ ಪ್ರಭು ಯೀಶುಖ್ರೀಷ್ಣಶ್ಚ ಯುಷ್ಠಾನ್ ಪ್ರತ್ಯನುಗ್ರಹಂ ಶಾನ್ತಿಚ್ಚ ಕ್ರಿಯಾಸ್ತಾಂ | 2 ವಯಂ ಸರ್ವೇಷಾಂ ಯುಷ್ಠಾಕಂ ಕೃತೇ ಈಶ್ವರಂ ಧನ್ಯಂ ವದಾಮಃ ಪ್ರಾರ್ಥನಾಸಮಯೇ ಯುಷ್ಠಾಕಂ ನಾಮೋಚ್ಚಾರಯಾಮಃ, 3 ಅಸ್ಮಾಕಂ ತಾತಸ್ಯೇಶ್ವರಸ್ಯ ಸಾಕ್ಷಾತ್ ಪ್ರಭೌ ಯೀಶುಖ್ರೀಷ್ಣೇ ಯುಷ್ಠಾಕಂ ವಿಶ್ವಾಸೇನ ಯತ್ ಕಾರ್ಯಂ ಪ್ರೇಮ್ನಾ ಯಃ ಪರಿಶ್ರಮಃ ಪ್ರತ್ಯಾಶಯಾ ಚ ಯಾ ತಿತಿಕ್ಷಾ ಜಾಯತೇ 4 ತತ್ ಸರ್ವಂ ನಿರನ್ತರಂ ಸ್ಮರಾಮಶ್ಚ | ಹೇ ಪಿಯಭ್ರಾತರಃ, ಯೂಯಮ್ ಈಶ್ವರೇಣಾಭಿರುಚಿತಾ ಲೋಕಾ ಇತಿ ವಯಂ ಜಾನೀಮಃ | 5 ಯತೋಽಸ್ಮಾಕಂ ಸುಸಂವಾದಃ ಕೇವಲಶಬ್ದೇನ ಯುಷ್ಠಾನ್ ನ ಪ್ರವಿಶ್ಯ ಶಕ್ಯಾ ಪವಿತ್ರೇಣಾತ್ಮನಾ ಮಹೋತ್ಸಾಹೇನ ಚ ಯುಷ್ಠಾನ್ ಪ್ರಾವಿಶತ್ | ವಯನ್ತು ಯುಷ್ಠಾಕಂ ಕೃತೇ ಯುಷ್ಣನ್ನದ್ಯೇ ಕೀದೃಶಾ ಅಭವಾಮ ತದ್ ಯುಷ್ಠಾಭಿ ಜ್ಞಾಯತೇ | 6 ಯೂಯಮಪಿ ಬಹುಕೇಶಭೋಗೇನ ಪವಿತ್ರೇಣಾತ್ಮನಾ ದತ್ತೇನಾನನ್ನೇನ ಚ ವಾಕ್ಯಂ ಗೃಹೀತ್ವಾಸ್ಮಾಕಂ ಪ್ರಭೋಶ್ಚಾನುಗಾಮಿನೋಽಭವತ | 7 ತೇನ ಮಾಕಿದನಿಯಾಖಾಯಾದೇಶಯೋ ಯಾವನ್ನೋ ವಿಶ್ವಾಸಿನೋ ಲೋಕಾಃ ಸನ್ತಿ ಯೂಯಂ ತೇಷಾಂ ಸರ್ವೇಷಾಂ ನಿರರ್ಶನಸ್ವರೂಪಾ ಜಾತಾಃ | 8 ಯತೋ ಯುಷ್ಣತ್ವಃ ಪ್ರತಿನಾದಿತಯಾ ಪ್ರಭೋ ವಾಣ್ಯಾ ಮಾಕಿದನಿಯಾಖಾಯಾದೇಶೌ ಪ್ರಾಪ್ತೌ ಕೇವಲಮೇತನ್ನಹಿ ಕಿನ್ವೀಶ್ವರೇ ಯುಷ್ಠಾಕಂ ಯೋ ವಿಶ್ವಾಸಸ್ಯ ವಾರ್ತಾ ಸರ್ವತ್ರಾಶ್ರಾವಿ, ತಸ್ಮಾತ್ ತತ್ರ ವಾಕ್ಯಕಥನಮ್ ಅಸ್ಮಾಕಂ ನಿಷ್ಪಯೋಜನಂ | 9 ಯತೋ ಯುಷ್ಣನ್ನದ್ಯೇ ವಯಂ ಕೀದೃಶಂ ಪ್ರವೇಶಂ ಪ್ರಾಪ್ತಾ ಯೂಯಚ್ಚ ಕಥಂ ಪ್ರತಿಮಾ ವಿಹಾಯೇಶ್ವರಂ ಪ್ರತ್ಯಾವರ್ತದ್ಧಮ್ ಅಮರಂ ಸತ್ಯಮೀಶ್ವರಂ ಸೇವಿತುಂ 10 ಮೃತಗಣಮಧ್ಯಾಚ್ಚ ತೇನೋತ್ಪಾತಿತಸ್ಯ ಪುತ್ರಸಾರ್ಥತ ಆಗಾಮಿಕೋಧಾದ್ ಅಸ್ಮಾಕಂ ನಿಸ್ತಾರಯಿತು ಯೀಶೋಃ ಸ್ವರ್ಗಾದ್ ಆಗಮನಂ ಪ್ರತಿಕ್ಷೇತುಮ್ ಆರಭದ್ಧಮ್ ಏತತ್ ಸರ್ವಂ ತೇ ಲೋಕಾಃ ಸ್ವಯಮ್ ಅಸ್ಮಾನ್ ಜ್ಞಾಪಯನ್ತಿ |

2 ಹೇ ಭ್ರಾತರಃ, ಯುಷ್ಣನ್ನದ್ಯೇ ಽಸ್ಮಾಕಂ ಪ್ರವೇಶೋ ನಿಷ್ಫಲೋ ನ ಜಾತ ಇತಿ ಯೂಯಂ ಸ್ವಯಂ ಜಾನೀಥ | 2 ಅಪರಂ ಯುಷ್ಠಾಭಿ ಯಥಾಶ್ರಾವಿ ತಥಾ ಪೂರ್ವಂ ಫಿಲಿಪೀನಗರೇ ಕ್ಲಿಷ್ಟಾ ನಿಧಿಶ್ಚಾಪ್ತ ಸನ್ನೋಽಪಿ ವಯಮ್ ಈಶ್ವರಾದ್ ಉತ್ಸಾಹಂ ಲಭ್ಯಾ ಬಹುಯತ್ನೇನ ಯುಷ್ಠಾನ್ ಈಶ್ವರಸ್ಯ ಸುಸಂವಾದಮ್ ಅಬೋಧಯಾಮ | 3 ಯತೋಽಸ್ಮಾಕಮ್ ಆದೇಶೋ ಭ್ರಾನ್ತೇರಶುಚಿಭಾವಾದ್ ವೋತ್ಪನ್ನಃ ಪ್ರವಚ್ಛನಾಯುಕ್ತೋ ವಾ ನ ಭವತಿ | 4 ಕಿನ್ವೀಶ್ವರೇಣಾಸ್ಮಾನ್ ಪರೀಕ್ಷ್ಯ ವಿಶ್ವಸನೀಯಾನ್ ಮತ್ವಾ ಚ ಯದ್ವತ್ ಸುಸಂವಾದೋಽಸ್ಮಾಸು ಸಮಾರ್ಪತ ತದ್ವದ್ ವಯಂ ಮಾನವೇಭ್ಯೋ ನ ರುರೋಚಿಷಮಾಣಾಃ ಕಿನ್ವಸ್ತದನ್ಯಃಕರಣಾನಾಂ ಪರೀಕ್ಷಕಾಯೇಶ್ವರಾಯ ರುರೋಚಿಷಮಾಣಾ ಭಾಷಾಮಹೇ | 5 ವಯಂ ಕದಾಪಿ ಸ್ತುತಿವಾದಿನೋ ನಾಭವಾಮೇತಿ ಯೂಯಂ ಜಾನೀಥ ಕದಾಪಿ ಛಲವಸ್ತ್ರೇಣ ಲೋಭಂ ನಾಚ್ಛಾದಯಾಮೇತ್ಯಸ್ಮಿನ್ ಈಶ್ವರಃ ಸಾಕ್ಷೀ ವಿದ್ಯತೇ |

6 ವಯಂ ಖ್ರೀಷ್ಣಸ್ಯ ಪ್ರೇರಿತಾ ಇವ ಗೌರವಾನಿಶ್ಚಾ ಭವಿತುಮ್ ಅಶಕ್ಯಾಮ ಕಿನ್ತು ಯುಷ್ಣತ್ವಃ ಪರಸ್ಮಾದ್ ವಾ ಕಸ್ಮಾದಪಿ ಮಾನವಾದ್ ಗೌರವಂ ನ ಲಿಪ್ಸಮಾನಾ ಯುಷ್ಣನ್ನದ್ಯೇ ಮ್ಯದುಭಾವಾ ಭೂತ್ವಾವರ್ತಮಹಿ | 7 ಯಥಾ ಕಾಚಿನ್ಯಾತಾ ಸ್ವಕೀಯಶಿಶೂನ್ ಪಾಲಯತಿ ತಥಾ ವಯಮಪಿ ಯುಷ್ಠಾನ್ ಕಾಜ್ಜಮಾಣಾ 8 ಯುಷ್ಣಭ್ಯಂ ಕೇವಲಮ್ ಈಶ್ವರಸ್ಯ ಸುಸಂವಾದಂ ತನ್ನಹಿ ಕಿನ್ತು ಸ್ವಕೀಯಪ್ರಾಣಾನ್ ಅಪಿ ದಾತುಂ ಮನೋಭಿರಭ್ಯಲಪಾಮ, ಯತೋ ಯೂಯಮ್ ಅಸ್ಮಾಕಂ ಸ್ನೇಹಪಾತ್ರಾಣ್ಯಭವತ | 9 ಹೇ ಭ್ರಾತರಃ, ಅಸ್ಮಾಕಂ ಶ್ರಮಃ ಕ್ಲೇಶಶ್ಚ ಯುಷ್ಠಾಭಿಃ ಸ್ಮಯ್ಯತೇ ಯುಷ್ಠಾಕಂ ಕೋಽಪಿ ಯದ್ ಭಾರಗ್ರಸ್ತೋ ನ ಭವೇತ್ ತದರ್ಥಂ ವಯಂ ದಿವಾನಿಶಂ ಪರಿಶ್ರಾಮ್ಯನ್ನೋ ಯುಷ್ಣನ್ನದ್ಯ ಈಶ್ವರಸ್ಯ ಸುಸಂವಾದಮಘೋಷಯಾಮ | 10 ಅಪರಚ್ಚ ವಿಶ್ವಾಸಿನೋ ಯುಷ್ಠಾನ್ ಪ್ರತಿ ವಯಂ ಕೀದೃಕ್ ಪವಿತ್ರತ್ವಯುಧಾರ್ಥತ್ವನಿದೋಽಪತ್ವಾಚಾರಿಣೋಽಭವಾಮೇತ್ಯಸ್ಮಿನ್ ಈಶ್ವರೋ ಯೂಯಚ್ಚ ಸಾಕ್ಷಿಣ ಆದ್ಧೇ | 11 ಅಪರಚ್ಚ ಯದ್ವತ್ ಪಿತಾ ಸ್ವಬಾಲಕಾನ್ ತದ್ವದ್ ವಯಂ ಯುಷ್ಠಾಕಮ್ ಏಕೈಕಂ ಜನಮ್ ಉಪದಿಷ್ಟವನ್ತಃ ಸಾನ್ವಿತವನ್ತಶ್ಚ, 12 ಯ ಈಶ್ವರಃ ಸ್ವೀಯರಾಜ್ಯಾಯ ವಿಭವಾಯ ಚ ಯುಷ್ಠಾನ್ ಆಹೂತವಾನ್ ತದುಪಯುಕ್ತಾಚರಣಾಯ ಯುಷ್ಠಾನ್ ಪ್ರವರ್ತಿತವನ್ತಶ್ಚೇತಿ ಯೂಯಂ ಜಾನೀಥ | 13 ಯಸ್ಮಿನ್ ಸಮಯೇ ಯೂಯಮ್ ಅಸ್ಮಾಕಂ ಮುಖಾದ್ ಈಶ್ವರೇಣ ಪ್ರತಿಶ್ರುತಂ ವಾಕ್ಯಮ್ ಅಲಭದ್ಧಂ ತಸ್ಮಿನ್ ಸಮಯೇ ತತ್ ಮಾನುಷಾಣಾಂ ವಾಕ್ಯಂ ನ ಮತ್ತೇಶ್ವರಸ್ಯ ವಾಕ್ಯಂ ಮತ್ವಾ ಗೃಹೀತವನ್ತ ಇತಿ ಕಾರಣಾದ್ ವಯಂ ನಿರನ್ತರಮ್ ಈಶ್ವರಂ ಧನ್ಯಂ ವದಾಮಃ, ಯತಸ್ತದ್ ಈಶ್ವರಸ್ಯ ವಾಕ್ಯಮ್ ಇತಿ ಸತ್ಯಂ ವಿಶ್ವಾಸಿನಾಂ ಯುಷ್ಠಾಕಂ ಮದ್ಯೇ ತಸ್ಯ ಗುಣಃ ಪ್ರಕಾಶತೇ ಚ | 14 ಹೇ ಭ್ರಾತರಃ, ಖ್ರೀಷ್ಣಾಶ್ರಿತವತ್ಯ ಈಶ್ವರಸ್ಯ ಯಾಃ ಸಮಿತ್ಯೋ ಯಿಹುದಾದೇಶೇ ಸನ್ತಿ ಯೂಯಂ ತಾಸಾಮ್ ಅನುಕಾರಿಣೋಽಭವತ, ತದ್ಯುಕ್ತಾ ಲೋಕಾಶ್ಚ ಯದ್ವದ್ ಯಿಹುದೀಲೋಕೇಭ್ಯಸ್ತದ್ವದ್ ಯೂಯಮಪಿ ಸ್ವಜಾತೀಯಲೋಕೇಭ್ಯೋ ದುಃಖಮ್ ಅಲಭದ್ಧಂ | 15 ತೇ ಯಿಹುದೀಯಾಃ ಪ್ರಭುಂ ಯೀಶುಂ ಭವಿಷ್ಯದ್ವಾದಿನಶ್ಚ ಹತವನ್ನೋ ಽಸ್ಮಾನ್ ದುರಿತಕೃತವನ್ತಶ್ಚ, ತ ಈಶ್ವರಾಯ ನ ರೋಚನ್ತೇ ಸರ್ವೇಷಾಂ ಮಾನವಾನಾಂ ವಿಪಕ್ಷಾ ಭವನ್ತಿ ಚ; 16 ಅಪರಂ ಭಿನ್ನಜಾತೀಯಲೋಕಾನಾಂ ಪರಿತ್ರಾಣಾರ್ಥಂ ತೇಷಾಂ ಮದ್ಯೇ ಸುಸಂವಾದಮಘೋಷಣಾದ್ ಅಸ್ಮಾನ್ ಪ್ರತಿಷೇಧನ್ತಿ ಚೇತ್ಯಂ ಸ್ವೀಯಪಾಪಾನಾಂ ಪರಿಮಾಣಮ್ ಉತ್ತರೋತ್ತರಂ ಪೂರಯನ್ತಿ, ಕಿನ್ತು ತೇಷಾಮ್ ಅನ್ಯಕಾರೀ ಕ್ರೋಧಸ್ತಾನ್ ಉಪಕ್ರಮತೇ | 17 ಹೇ ಭ್ರಾತರಃ ಮನಸಾ ನಹಿ ಕಿನ್ತು ವದನೇನ ಕಿಯುತ್ಕಾಲಂ ಯುಷ್ಣತ್ಯೋ ಽಸ್ಮಾಕಂ ವಿಚ್ಛೇದೇ ಜಾತೇ ವಯಂ ಯುಷ್ಠಾಕಂ ಮುಖಾನಿ ದ್ರಷ್ಟುಮ್ ಅತ್ಯಾಕಾಜ್ಜಯಾ ಬಹು ಯತಿತವನ್ತಃ | 18 ದ್ವೀಕಕೃತ್ಯೋ ವಾ ಯುಷ್ಣತ್ಯಮೀಪಗಮನಾಯಾಸ್ಮಾಕಂ ವಿಶೇಷತಃ ಪೌಲಸ್ಯ ಮಮಾಭಿಲಾಷೋಽಭವತ್ ಕಿನ್ತು ಶಯತಾನೋ ಽಸ್ಮಾನ್ ನಿವಾರಿತವಾನ್ | 19 ಯತೋಽಸ್ಮಾಕಂ ಕಾ ಪ್ರತ್ಯಾಶಾ ಕೋ ವಾನನ್ತಃ ಕಿಂ ವಾ ಶ್ಲಾಘ್ಯಕೀರಿಟಂ? ಅಸ್ಮಾಕಂ ಪ್ರಭೋ ಯೀಶುಖ್ರೀಷ್ಣಸ್ಯಾಗಮನಕಾಲೇ ತತ್ಯಮ್ನುಖಿಸ್ಯಾ ಯೂಯಂ ಕಿಂ ತನ್ನ ಭವಿಷ್ಯಥ? 20 ಯೂಯಮ್ ಏವಾಸ್ಮಾಕಂ ಗೌರವಾನನ್ನಸ್ವರೂಪಾ ಭವಥ |

3 ಅತೋಽಹಂ ಯದಾ ಸನ್ನೇಹಂ ಪುನಃ ಸೋಢುಂ ನಾಶಕ್ತವಂ
ತದಾನೀಮ್ ಅಧೀನೀನಗರ ಏಕಾಕೀ ಸ್ಥಾತುಂ ನಿಶ್ಚಿತ್ಯ 2 ಸ್ವಭ್ರಾತರಂ
ಖೀಷ್ಟಸ್ಯ ಸುಸಂವಾದೇ ಸಹಕಾರಿಣಇಷ್ಟೇಶ್ವರಸ್ಯ ಪರಿಚಾರಕಂ ತೀಮಧಿಯಂ
ಯುಷ್ಮತ್ಪೀಮಪಮ್ ಅಪ್ರೇಷಯಂ | 3 ವತ್ಸಮಾನ್ಯಃ ಕ್ಲೇಶೈಃ ಕಸ್ಯಾಪಿ
ಚಾಇಲ್ಲಂ ಯಥಾ ನ ಜಾಯತೇ ತಥಾ ತೇ ತ್ವಯಾ ಸ್ಥಿರೀಕ್ರಿಯನ್ತಾಂ
ಸ್ವಕೀಯಧರ್ಮಮಧಿ ಸಮಾಶ್ವಾಸ್ಯನ್ತಾಇಷ್ಟೇತಿ ತಮ್ ಆದಿಶಂ | 4
ವಯಮೇತಾದ್ಯಶೇ ಕ್ಲೇಶೇ ನಿಯುಕ್ತಾ ಆಸ್ಯಹ ಇತಿ ಯೂಯಂ
ಸ್ವಯಂ ಜಾನೀಥ, ಯತೋಽಸ್ಮಾಕಂ ದುರ್ಗತಿ ಭವಿಷ್ಯತೀತಿ ವಯಂ
ಯುಷ್ಮಾಕಂ ಸಮೀಪೇ ಸ್ಥಿತಿಕಾಲೇಽಪಿ ಯುಷ್ಮಾನ್ ಅಬೋಧಯಾಮ,
ತಾದ್ಯಶಮೇವ ಚಾಭವತ್ ತದಪಿ ಜಾನೀಥ | 5 ತಸ್ಮಾತ್ ಪರೀಕ್ಷಕೇಣ
ಯುಷ್ಮಾಸು ಪರೀಕ್ಷಿತೇಷ್ವಸ್ಮಾಕಂ ಪರಿಶ್ರಮೋ ವಿಫಲೋ ಭವಿಷ್ಯತೀತಿ
ಭಯಂ ಸೋಢುಂ ಯದಾಹಂ ನಾಶಕ್ತವಂ ತದಾ ಯುಷ್ಮಾಕಂ
ವಿಶ್ವಾಸಸ್ಯ ತತ್ತ್ವಾವಧಾರಣಾಯ ತಮ್ ಅಪ್ರೇಷಯಂ | 6 ಕಿನ್ತ್ವಧುನಾ
ತೀಮಧಿಯೋ ಯುಷ್ಮತ್ಪೀಮಪಾದ್ ಅಸ್ಯತ್ನನ್ನಿಧಿಮ್ ಅಗತ್ಯ ಯುಷ್ಮಾಕಂ
ವಿಶ್ವಾಸಪ್ರೇಮಣೀ ಅಧ್ಯಸ್ತಾನ್ ಸುವಾರ್ತಾಂ ಜ್ಞಾಪಿತವಾನ್ ವಯಂ
ಯಥಾ ಯುಷ್ಮಾನ್ ಸ್ಮರಾಮಸ್ತಥಾ ಯೂಯಮಪ್ಯಸ್ಮಾನ್ ಸರ್ವದಾ
ಪ್ರಣಯೇನ ಸ್ವರಥ ದ್ರಷ್ಟುಮ್ ಆಕಾಂಕ್ಷದ್ವೇ ಚೇತಿ ಕಥಿತವಾನ್ | 7
ಹೇ ಭ್ರಾತರಃ, ವಾರ್ತಾಮಿಮಾಂ ಪ್ರಾಪ್ಯ ಯುಷ್ಮಾನ್ವಧಿ ವಿಶೇಷತೋ
ಯುಷ್ಮಾಕಂ ಕ್ಲೇಶದುಃಖಾನ್ಯಧಿ ಯುಷ್ಮಾಕಂ ವಿಶ್ವಾಸಾದ್ ಅಸ್ಮಾಕಂ
ಸಾನ್ವನಾಜಾಯತಃ | 8 ಯತೋ ಯೂಯಂ ಯದಿ ಪ್ರಭಾವವತಿಷ್ಠಥ
ತರ್ಹ್ಯನೇನ ವಯಮ್ ಅಧುನಾ ಜೀವಾಮಃ | 9 ವಯಂಇಷ್ಟಾಸ್ಮೀಯೇಶ್ವರಸ್ಯ
ಸಾಕ್ಷಾದ್ ಯುಷ್ಮತ್ಪೋ ಜಾತೇನ ಯೇನಾನನ್ನೇನ ಪ್ರಫುಲ್ಲಾ ಭವಾಮಸ್ತಸ್ಯ
ಕೃತ್ಸ್ನಾನ್ಯನಸ್ತಯೋಗ್ಯರೂಪೇಣೇಶ್ವರಂ ಧನ್ಯಂ ವದಿತುಂ ಕಥಂ ಶಕ್ತಾಮಃ?
10 ವಯಂ ಯೇನ ಯುಷ್ಮಾಕಂ ವದನಾನಿ ದ್ರಷ್ಟುಂ ಯುಷ್ಮಾಕಂ ವಿಶ್ವಾಸೇ
ಯದ್ ಅಸಿದ್ಧಂ ವಿದ್ಯತೇ ತತ್ ಸಿದ್ಧೀಕರ್ತುಮ್ ಇಶ್ವರಸ್ಯಾಪ್ಯಯುಷ್ಮಾದ್ಯಶಂ ಪರಂ
ದಿವಾನಿಶಂ ಪ್ರಾರ್ಥಯಾಮಹೇ | 11 ಅಸ್ಮಾಕಂ ತಾತೇನೇಶ್ವರೇಣ ಪ್ರಭುನಾ
ಯೇಶುಖೀಷ್ಟೇನ ಚ ಯುಷ್ಮತ್ಪೀಮಪಗಮನಾಯಾಸ್ಮಾಕಂ ಪನ್ಯಾ ಸುಗಮಃ
ಕ್ರಿಯತಾಂ | 12 ಪರಸ್ಪರಂ ಸರ್ವಾರಂಶ್ಚ ಪ್ರತಿ ಯುಷ್ಮಾಕಂ ಪ್ರೇಮ
ಯುಷ್ಮಾನ್ ಪ್ರತಿ ಚಾಸ್ಮಾಕಂ ಪ್ರೇಮ ಪ್ರಭುನಾ ವರ್ಧ್ಯತಾಂ ಬಹುಫಲಂ
ಕ್ರಿಯತಾಇ | 13 ಅಪರಮಸ್ಮಾಕಂ ಪ್ರಭು ಯೀಶುಖೀಷ್ಟಃ ಸ್ವಕೀಯೈಃ
ಸವ್ಯೈಃ ಪವಿತ್ರಲೋಕೈಃ ಸಾರ್ಧಂ ಯದಾಗಮಿಷ್ಯತಿ ತದಾ ಯೂಯಂ
ಯಥಾಸ್ಮಾಕಂ ತಾತಸ್ಯೇಶ್ವರಸ್ಯ ಸಮ್ಪುಖೇ ಪವಿತ್ರತಯಾ ನಿರ್ದೋಷಾ
ಭವಿಷ್ಯಥ ತಥಾ ಯುಷ್ಮಾಕಂ ಮನಾಂಸಿ ಸ್ಥಿರೀಕ್ರಿಯನ್ತಾಂ |

4 ಹೇ ಭ್ರಾತರಃ, ಯುಷ್ಮಾಭಿಃ ಕೀದ್ಯಗ್ ಆಚರಿತವ್ಯಂ ಈಶ್ವರಾಯು
ರೋಚಿತವ್ಯಾ ತದಧ್ಯಸ್ತೋ ಯಾ ಶಿಕ್ಷಾ ಲಬ್ಧಾ ತದನುಸಾರಾತ್
ಪುನರತಿಶಯಂ ಯತ್ನಃ ಕ್ರಿಯತಾಮಿತಿ ವಯಂ ಪ್ರಭುಯೇಶುನಾ
ಯುಷ್ಮಾನ್ ವಿನೀಯಾದಿಶಾಮಃ | 2 ಯತೋ ವಯಂ ಪ್ರಭುಯೇಶುನಾ
ಕೀದೃಶೀರಾಜ್ಞಾ ಯುಷ್ಮಾಸು ಸಮರ್ಪಿತವನ್ತದ್ ಯೂಯಂ ಜಾನೀಥ |
3 ಈಶ್ವರಸ್ಯಾಯಮ್ ಅಭಿಲಾಷೋ ಯದ್ ಯುಷ್ಮಾಕಂ ಪವಿತ್ರತಾ
ಭವೇತ್, ಯೂಯಂ ವ್ಯಭಿಚಾರಾದ್ ದೂರೇತಿಷ್ಯತ | 4 ಯುಷ್ಮಾಕಮ್
ಏಕೈಕೋ ಜನಃ ಸ್ವಕೀಯಂ ಪ್ರಾಣಾಧಾರಂ ಪವಿತ್ರಂ ಮಾನ್ಯಂ ರಕ್ಷತು,
5 ಯೇ ಚ ಭಿನ್ನಜಾತೀಯಾ ಲೋಕಾ ಈಶ್ವರಂ ನ ಜಾನನ್ತಿ ತ ಇವ

ತತ್ ಕಾಮಾಭಿಲಾಷಸ್ಯಾಧೀನಂ ನ ಕರೋತು | 6 ಏತಸ್ಮಿನ್ ವಿಷಯೇ
ಕೋಽಪ್ಯತ್ಯಾಚಾರಿ ಭೂತ್ಯಾ ಸ್ವಭ್ರಾತರಂ ನ ವಚ್ಛಯತು ಯತೋಽಸ್ಮಾಭಿಃ
ಪೂರ್ವಂ ಯಥೋಕ್ತಂ ಪ್ರಮಾಣೀಕೃತ್ಯ ತಥೈವ ಪ್ರಭುರೇತಾದ್ಯಶಾನಾಂ
ಕರ್ಮಣಾಂ ಸಮುಚಿತಂ ಫಲಂ ದಾಸ್ಯತಿ | 7 ಯಸ್ಮಾನ್ ಈಶ್ವರೋಽಸ್ಮಾನ್
ಅಶುಚಿತಾಯೈ ನಾಹೂತವಾನ್ ಕಿನ್ತು ಪವಿತ್ರತ್ಯಾಯೈವಾಹೂತವಾನ್ |
8 ಅತೋ ಹೇತೋ ಯಃ ಕಷ್ಟದ್ ವಾಕ್ಯಮೇತನ್ನ ಗೃಹ್ಣಾತಿ ಸ
ಮನುಷ್ಯಮ್ ಅವಜಾನಾತೀತಿ ನಪಿ ಯೇನ ಸ್ವಕೀಯಾತ್ಯಾ ಯುಷ್ಮದನ್ವರೇ
ಸಮರ್ಪಿತಸ್ಯಮ್ ಈಶ್ವರಮ್ ಏವಾವಜಾನಾತಿ | 9 ಭ್ರಾತೃಷು
ಪ್ರೇಮಕರಣಮಧಿ ಯುಷ್ಮಾನ್ ಪ್ರತಿ ಮಮ ಲಿಖನಂ ನಿಷ್ಪಯೋಜನಂ
ಯತೋ ಯೂಯಂ ಪರಸ್ಪರಂ ಪ್ರೇಮಕರಣಾಯೇಶ್ವರಶಿಕ್ಷಿತಾ ಲೋಕಾ
ಆದ್ವೇ | 10 ಕೃತ್ನೇ ಮಾಕಿದನಿಯಾದೇಶೇ ಚ ಯಾವನ್ನೋ ಭ್ರಾತರಃ
ಸನ್ನಿ ತಾನ್ ಸರ್ವಾನ್ ಪ್ರತಿ ಯುಷ್ಮಾಭಿಸ್ತತ್ ಪ್ರೇಮ ಪ್ರಕಾಶತೇ ತಥಾಪಿ
ಹೇ ಭ್ರಾತರಃ, ವಯಂ ಯುಷ್ಮಾನ್ ವಿನಯಾಮಹೇ ಯೂಯಂ ಪುನ
ಬಹುತರಂ ಪ್ರೇಮ ಪ್ರಕಾಶಯತ | 11 ಅಪರಂ ಯೇ ಬಹಿಃಸ್ಥಿತಾಸ್ತೇಷಾಂ
ದೃಷ್ಟಿಗೋಚರೇ ಯುಷ್ಮಾಕಮ್ ಆಚರಣಂ ಯತ್ ಮನೋರಮ್ಯಂ ಭವೇತ್
ಕಸ್ಯಾಪಿ ವಸ್ತುಶ್ಚಾಭಾವೋ ಯುಷ್ಮಾಕಂ ಯನ್ನ ಭವೇತ್, 12 ಏತದರ್ಥಂ
ಯೂಯಮ್ ಅಸ್ಮತ್ಪೋ ಯಾದ್ಯಶಮ್ ಆದೇಶಂ ಪ್ರಾಪ್ತವನ್ತಾದ್ಯಶಂ
ನಿರ್ವಿರೋಧಾಚಾರಂ ಕರ್ತುಂ ಸ್ವಸ್ತಕರ್ಮಣಿ ಮನಾಂಮಿ ನಿಧಾತುಂ
ನಿಜಕರೈಶ್ಚ ಕಾರ್ಯಂ ಸಾಧಯತುಂ ಯತದ್ಧಂ | 13 ಹೇ ಭ್ರಾತರಃ
ನಿರಾಶಾ ಅನ್ಯೇ ಲೋಕಾ ಇವ ಯೂಯಂ ಯನ್ನ ಶೋಚೇದ್ಧಂ ತದರ್ಥಂ
ಮಹಾನಿದ್ರಾಗತಾನ್ ಲೋಕಾನಧಿ ಯುಷ್ಮಾಕಮ್ ಅಜ್ಞಾನತಾ ಮಯಾ
ನಾಭಿಲಷ್ಯತೇ | 14 ಯೀಶು ಮ್ಯೂತವಾನ್ ಪುನರುಧಿತವಾಂಶ್ಚೇತಿ ಯದಿ
ವಯಂ ವಿಶ್ವಾಸಮಸ್ತುರ್ಹಿ ಯೀಶುಮ್ ಅಶ್ವಿತಾನ್ ಮಹಾನಿದ್ರಾಪ್ರಾಪ್ತಾನ್
ಲೋಕಾನಶ್ವಿಶ್ವರೋಽವಶ್ಯಂ ತೇನ ಸಾರ್ಧಮ್ ಅನೇಷ್ಯತಿ | 15
ಯತೋಽಹಂ ಪ್ರಭೋ ವಾರ್ತಕೇನ ಯುಷ್ಮಾನ್ ಇದಂ ಜ್ಞಾಪಯಾಮಿ;
ಅಸ್ಮಾಕಂ ಮಧ್ಯೇ ಯೇ ಜನಾಃ ಪ್ರಭೋರಾಗಮನಂ ಯಾವತ್
ಜೀವನ್ಮೋವಶೇಕ್ಷ್ಯಂತೇ ತೇ ಮಹಾನಿದ್ರಿತಾನಾಮ್ ಅಗ್ರಗಾಮಿನೋನ ನ
ಭವಿಷ್ಯನ್ತಿ, 16 ಯತಃ ಪ್ರಭುಃ ಸಿಂಹನಾದೇನ ಪ್ರಧಾನಸ್ವರ್ಗದೂತಸ್ಯೋಚ್ಛೈಃ
ಶಬ್ದೇನೇಶ್ವರೀಯತೂರಿವಾದ್ಯೇನ ಚ ಸ್ವಯಂ ಸ್ವರ್ಗಾದ್ ಅವರೋಕ್ಷ್ಯತಿ
ತೇನ ಖೀಷ್ಣಾತಿತಾ ಮೃತಲೋಕಾಃ ಪ್ರಥಮಮ್ ಉತ್ಸಾಸ್ಯನ್ತಿ | 17
ಅಪರಮ್ ಅಸ್ಮಾಕಂ ಮಧ್ಯೇ ಯೇ ಜೀವನ್ಮೋವಶೇಕ್ಷ್ಯಂತೇ ತ ಆಕಾಶೇ
ಪ್ರಭೋಃ ಸಾಕ್ಷಾತ್ಕರಣಾರ್ಥಂ ತೈಃ ಸಾರ್ಧಂ ಮೇಘವಾಹನೇನ ಹರಿಷ್ಯನ್ತೇ;
ಇತ್ಯನ್ತು ವಯಂ ಸರ್ವದಾ ಪ್ರಭುನಾ ಸಾರ್ಧಂ ಸ್ವಾಸ್ಯಾಮಃ | 18 ಅತೋ
ಯೂಯಮ್ ಏತಾಭಿಃ ಕಥಾಭಿಃ ಪರಸ್ಪರಂ ಸಾನ್ವಯತ |

5 ಹೇ ಭ್ರಾತರಃ, ಕಾಲಾನ್ ಸಮಯಾಂಶ್ಚಾಧಿ ಯುಷ್ಮಾನ್ ಪ್ರತಿ ಮಮ
ಲಿಖನಂ ನಿಷ್ಪಯೋಜನಂ, 2 ಯತೋ ರಾತ್ರಿಯಾದ್ಯತ್ ತಸ್ವರಸ್ಯಾದ್ಯತ್
ಪ್ರಭೋ ದಿನಮ್ ಉಪಸ್ಥಾಸ್ಯತೀತಿ ಯೂಯಂ ಸ್ವಯಮೇವ ಸಮ್ಯಗ್
ಜಾನೀಥ | 3 ಶಾನ್ತಿ ನಿರ್ವಿಘ್ನತ್ಯನ್ತು ವಿದ್ಯತ ಇತಿ ಯದಾ ಮಾನವಾ
ವದಿಷ್ಯನ್ತಿ ತದಾ ಪ್ರಸವವೇದನಾ ಯದ್ದದ್ ಗರ್ಭಿನೀಮ್ ಉಪತಿಷ್ಯತಿ
ತದ್ದದ್ ಅಕಸ್ಮಾದ್ ವಿನಾಶಸ್ತಾನ್ ಉಪಸ್ಥಾಸ್ಯತಿ ತೈರುದ್ಧಾರೋ ನ ಲಪ್ಯತೇ |
4 ಕಿನ್ತು ಹೇ ಭ್ರಾತರಃ, ಯೂಯಮ್ ಅನ್ಯಕಾರೇಣಾವೃತಾ ನ ಭವಥ
ತಸ್ಮಾತ್ ತದ್ವಿನಂ ತಸ್ವರ ಇವ ಯುಷ್ಮಾನ್ ನ ಪಾಪ್ಯತಿ | 5 ಸರ್ವೇ

ಯೂಯಂ ದೀಪ್ತೇಃ ಸನ್ನಾನಾ ದಿವಾಯಾಶ್ಚ ಸನ್ನಾನಾ ಭವಥ ವಯಂ
ನಿಶಾವಂಶಾಸ್ತಿಯಿರವಂಶಾ ವಾ ನ ಭವಾಮಃ | 6 ಅತೋ ಽಪರೇ ಯಥಾ
ನಿದ್ರಾಗತಾಃ ಸನ್ನಿ ತದ್ವದ್ ಅಸ್ಮಾಭಿ ನಃ ಭವಿತವ್ಯಂ ಕಿನ್ನು ಜಾಗರಿತವ್ಯಂ
ಸಚೇತನ್ಯೆಶ್ಚ ಭವಿತವ್ಯಂ | 7 ಯೇ ನಿದ್ರಾನ್ತಿ ತೇ ನಿಶಾಯಾಮೇವ
ನಿದ್ರಾನ್ತಿ ತೇ ಚ ಮತ್ತಾ ಭವನ್ತಿ ತೇ ರಜನ್ಯಾಮೇವ ಮತ್ತಾ ಭವನ್ತಿ | 8
ಕಿನ್ನು ವಯಂ ದಿವಸಸ್ಯ ವಂಶಾ ಭವಾಮಃ; ಅತೋ ಽಸ್ಮಾಭಿ ವಫಕ್ಷಸಿ
ಪ್ರತ್ಯಯಪ್ರೇಮರೂಪಂ ಕವಚಂ ಶಿರಸಿ ಚ ಪರಿತ್ರಾಣಾಶಾರೂಪಂ ಶಿರಸ್ತಂ
ಪರಿಧಾಯ ಸಚೇತನ್ಯೆ ಭವಿತವ್ಯಂ | 9 ಯತ ಈಶ್ವರೋಽಸ್ಮಾನ್ ಕ್ರೋಧೇ
ನ ನಿಯುಜ್ಯಾಸ್ತಾಕಂ ಪ್ರಭುನಾ ಯೀಶುಖ್ರೀಷ್ಟೇನ ಪರಿತ್ರಾಣಸ್ತಾಧಿಕಾರೇ
ನಿಯುಕ್ತವಾನ್, 10 ಜಾಗ್ರತೋ ನಿದ್ರಾಗತಾ ವಾ ವಯಂ ಯತ್ ತೇನ
ಪ್ರಭುನಾ ಸಹ ಜೀವಾಮಸ್ತದರ್ಥಂ ಸೋಽಸ್ತಾಕಂ ಕೃತೇ ಪ್ರಾಣಾನ್
ತ್ಯಕ್ತವಾನ್ | 11 ಅತಃಪವ ಯೂಯಂ ಯದ್ವತ್ ಕುರುಥ ತದ್ವತ್
ಪರಸ್ಪರಂ ಸಾನ್ವಯತ ಸುಸ್ಥಿರೀಕುರುಧ್ವಃ | 12 ಹೇ ಭ್ರಾತರಃ,
ಯುಷ್ಮಾಕಂ ಮಧ್ಯೇ ಯೇ ಜನಾಃ ಪರಿಶ್ರಮಂ ಕುರ್ವನ್ತಿ ಪ್ರಭೋ ನಾಫಮ್ನಾ
ಯುಷ್ಮಾನ್ ಅಧಿತಿಷ್ಠನ್ತುಪದಿಶನ್ತಿ ಚ ತಾನ್ ಯೂಯಂ ಸಮ್ಮನ್ಯಧ್ವಂ |
13 ಸ್ವಕರ್ಮ್ಯಹೇತುನಾ ಚ ಪ್ರೇಮ್ನಾ ತಾನ್ ಅತೀವಾದ್ಯಯಧ್ವಮಿತಿ ಮಮ
ಪ್ರಾರ್ಥನಾ, ಯೂಯಂ ಪರಸ್ಪರಂ ನಿರ್ವಿರೋಧಾ ಭವತ | 14 ಹೇ
ಭ್ರಾತರಃ, ಯುಷ್ಮಾನ್ ವಿನಯಾಮಹೇ ಯೂಯಮ್ ಅವಿಹಿತಾಚಾರಿಣೋ
ಲೋಕಾನ್ ಭರ್ತ್ಸಯಧ್ವಂ, ಕ್ಷುದ್ರಮನಸಃ ಸಾನ್ವಯತ, ದುರ್ಬಲಾನ್
ಉಪಕುರುತ, ಸರ್ವಾನ್ ಪ್ರತಿ ಸಹಿಷ್ಣವೋ ಭವತ ಚ | 15 ಅಪರಂ
ಕಮಪಿ ಪ್ರತ್ಯನಿಷ್ಠಸ್ಯ ಫಲಮ್ ಅನಿಷ್ಠಂ ಕೇನಾಪಿ ಯನ್ನ ಕ್ರಿಯೇತ ತದರ್ಥಂ
ಸಾವಧಾನಾ ಭವತ, ಕಿನ್ನು ಪರಸ್ಪರಂ ಸರ್ವಾನ್ ಮಾನವಾಂಶ್ಚ ಪ್ರತಿ ನಿತ್ಯಂ
ಹಿತಾಚಾರಿಣೋ ಭವತ | 16 ಸರ್ವದಾನನ್ದತ | 17 ನಿರನ್ತರಂ ಪ್ರಾರ್ಥನಾಂ
ಕುರುಧ್ವಂ | 18 ಸರ್ವವಿಷಯೇ ಕೃತಜ್ಞತಾಂ ಸ್ವೀಕುರುಧ್ವಂ ಯತ ಏತದೇವ
ಖ್ರೀಷ್ಟಯೀಶುನಾ ಯುಷ್ಮಾನ್ ಪ್ರತಿ ಪ್ರಕಾಶಿತಮ್ ಈಶ್ವರಾಭಿಮತಂ |
19 ಪವಿತ್ರಮ್ ಆತ್ಮಾನಂ ನ ನಿರ್ವಾಪಯತ | 20 ಈಶ್ವರೀಯಾದೇಶಂ
ನಾವಜಾನೀತ | 21 ಸರ್ವಾಣಿ ಪರೀಕ್ಷ್ಯ ಯದ್ ಭದ್ರಂ ತದೇವ ಧಾರಯತ |
22 ಯತ್ ಕಿಮಪಿ ಪಾಪರೂಪಂ ಭವತಿ ತಸ್ಮಾದ್ ದೂರಂ ತಿಷ್ಠತ | 23
ಶಾನ್ತಿದಾಯಕ ಈಶ್ವರಃ ಸ್ವಯಂ ಯುಷ್ಮಾನ್ ಸಮೂರ್ಣತ್ವೇನ ಪವಿತ್ರಾನ್
ಕರೋತು, ಅಪರಮ್ ಅಸ್ಮತ್ಪ್ರಭೋ ಯೀಶುಖ್ರೀಷ್ಟಸ್ತಾಗಮನಂ ಯಾವದ್
ಯುಷ್ಮಾಕಮ್ ಆತ್ಮಾನಃ ಪ್ರಾಣಾಃ ಶರೀರಾಣಿ ಚ ನಿಖಿಲಾನಿ ನಿರ್ದೋಷತ್ವೇನ
ರಕ್ಷ್ಯಂತಾಂ | 24 ಯೋ ಯುಷ್ಮಾನ್ ಆಹ್ವಯತಿ ಸ ವಿಶ್ವಸನೀಯೋಽತಃ ಸ
ತತ್ ಸಾಧಯಿಷ್ಯತಿ | 25 ಹೇ ಭ್ರಾತರಃ, ಅಸ್ಮಾಕಂ ಕೃತೇ ಪ್ರಾರ್ಥನಾಂ
ಕುರುಧ್ವಂ | 26 ಪವಿತ್ರಚುಮ್ಮನೇನ ಸರ್ವಾನ್ ಭ್ರಾತೃನ್ ಪ್ರತಿ ಸತ್ಕುರುಧ್ವಂ |
27 ಪತ್ರಮಿದಂ ಸರ್ವೇಷಾಂ ಪವಿತ್ರಾಣಾಂ ಭ್ರಾತೃಣಾಂ ಶ್ರುತಿಗೋಚರೇ
ಯುಷ್ಮಾಭಿಃ ಪಠ್ಯತಾಮಿತಿ ಪ್ರಭೋ ನಾಫಮ್ನಾ ಯುಷ್ಮಾನ್ ಶಪಯಾಮಿ | 28
ಅಸ್ಮಾಕಂ ಪ್ರಭೋ ಯೀಶುಖ್ರೀಷ್ಟಸ್ತಾನುಗ್ರತೇ ಯುಷ್ಮಾಸು ಭೂಯಾತ್ |
ಆಮೇನ್ |

ಯುಷ್ಮಾಕಂ ಮಧ್ಯೇ ವಯಮ್ ಅವಿಹಿತಾಚಾರಿಣೋ ನಾಭವಾಮು,
8 ವಿನಾಮೂಲ್ಯಂ ಕಸ್ಯಾಪ್ಯನ್ನಂ ನಾಭುಂಜ್ಞಹಿ ಕಿನ್ನು ಕೋಽಪಿ ಯದ್
ಅಸ್ಮಾಭಿ ಭಾರಗ್ರಸ್ತೋ ನ ಭವೇತ್ ತದರ್ಥಂ ಶ್ರಮೇಣ ಕ್ಲೇಶೇನ ಚ
ದಿವಾನಿಶಂ ಕಾರ್ಯಮ್ ಅಕುರ್ಮ್ | **9** ಅತ್ರಾಸ್ಮಾಕಮ್ ಅಧಿಕಾರೋ
ನಾಸ್ತೀತ್ಥಂ ನಹಿ ಕಿನ್ತ್ವಸ್ಮಾಕಮ್ ಅನುಕರಣಾಯ ಯುಷ್ಮಾನ್ ದೃಷ್ಟ್ವಾನ್ತಂ
ದರ್ಶಯಿತುಮ್ ಇಚ್ಛನ್ತ್ಸದ್ ಅಕುರ್ಮ್ | **10** ಯತೋ ಯೇನ
ಕಾರ್ಯಂ ನ ಕ್ರಿಯತೇ ತೇನಾಹಾರೋಽಪಿ ನ ಕ್ರಿಯತಾಮಿತಿ ವಯಂ
ಯುಷ್ಮತ್ಪ್ರಮೀಪ ಉಪಸ್ಥಿತಿಕಾಲೇಽಪಿ ಯುಷ್ಮಾನ್ ಆದಿಶಾಮು | **11**
ಯುಷ್ಮನ್ನಧ್ಯೇ ಽವಿಹಿತಾಚಾರಿಣಃ ಕೇಽಪಿ ಜನಾ ವಿದ್ಯಂತೇ ತೇ ಚ ಕಾರ್ಯಮ್
ಅಕುರ್ವನ್ನ ಅಲಸ್ಯಮ್ ಅಚರನ್ವೀತ್ಯಸ್ಮಾಭಿಃ ಶ್ರೂಯತೇ | **12** ತಾದ್ಯಶಾನ್
ಲೋಕಾನ್ ಅಸ್ಮತ್ಪ್ರಭೋ ಯೇಶುಖೀಷ್ಟಸ್ಯ ನಾಮ್ನಾ ವಯಮ್ ಇದಮ್
ಆದಿಶಾಮು ಆಜ್ಞಾಪಯಾಮಶ್ಚ ತೇ ಶಾನ್ತಭಾವೇನ ಕಾರ್ಯಂ ಕುರ್ವಂತಃ
ಸ್ವಕೀಯಮನ್ನಂ ಭುಂಜತಾಂ | **13** ಅಪರಂ ಹೇ ಭ್ರಾತರಃ, ಯೂಯಂ
ಸದಾಚರಣೇ ನ ಕ್ಷಾಮ್ಯತ | **14** ಯದಿ ಚ ಕಶ್ಚಿದೇತತ್ಪತ್ರೇ ಲಿಖಿತಾಮ್
ಅಸ್ಮಾಕಮ್ ಆಜ್ಞಾಂ ನ ಗೃಹ್ಣಾತಿ ತರ್ಹಿ ಯೂಯಂ ತಂ ಮಾನುಷಂ
ಲಕ್ಷಯತ ತಸ್ಯ ಸಂಸರ್ಗಂ ತ್ಯಜತ ಚ ತೇನ ಸ ತ್ರಪಿಷ್ಯತೇ | **15** ಕಿನ್ನು ತಂ ನ
ಶತ್ರುಂ ಮನ್ಯಮಾನಾ ಭ್ರಾತರಮಿವ ಚೇತಯತ | **16** ಶಾನ್ತಿದಾತಾ ಪ್ರಭುಃ
ಸರ್ವತ್ರ ಸರ್ವಥಾ ಯುಷ್ಮಭ್ಯಂ ಶಾನ್ತಿಂ ದೇಯಾತ್ | ಪ್ರಭು ಯುಷ್ಮಾಕಂ
ಸರ್ವೇಷಾಂ ಸಜ್ಜೇ ಭೂಯಾತ್ | **17** ನಮಸ್ಕಾರ ಏಷ ಪೌಲಸ್ಕಮಮ ಕರೇಣ
ಲಿಖಿತೋಽಭೂತ್ ಸರ್ವಸ್ಥಿನ್ ಪತ್ರ ಏತನ್ಮಮ ಚಿಹ್ನಮ್ ಏತಾದ್ಯತ್ಪ್ರೇರಕ್ಷರೈ
ರ್ಮಯಾ ಲಿಖ್ಯತೇ | **18** ಅಸ್ಮಾಕಂ ಪ್ರಭೋ ಯೇಶುಖೀಷ್ಟಸ್ಯಾನುಗ್ರಹಃ
ಸರ್ವೇಷು ಯುಷ್ಮಾಸು ಭೂಯಾತ್ | ಆಮೇನ್ |

೧ ತೀರ್ಮಾನ:

1 ಅಸ್ಮಾಕಂ ತ್ರಾಣಕರ್ತುರೀಶ್ವರಸ್ಯಾಸ್ಮಾಕಂ ಪ್ರತ್ಯಾಶಾಭೂಮೇಃ ಪ್ರಭೋ ಯೀಶುಖ್ರೀಷ್ಟಸ್ಯ ಚಾಜ್ಞಾನುಸಾರತೋ ಯೀಶುಖ್ರೀಷ್ಟಸ್ಯ ಪ್ರೇರಿತಃ ಪೌಲಃ ಸ್ವಕೀಯಂ ಸತ್ಯಂ ಧರ್ಮ್ಯಪುತ್ರಂ ತೀರ್ಮಾನಿಯಂ ಪ್ರತಿ ಪತ್ರಂ ಲಿಖತಿ | 2 ಅಸ್ಮಾಕಂ ತಾತ ಈಶ್ವರೋಽಸ್ಮಾಕಂ ಪ್ರಭು ಯೀಶುಖ್ರೀಷ್ಟಸ್ಯ ತ್ವಯಿ ಅನುಗ್ರಹಂ ದಯಾಂ ಶಾನ್ತಿಂ ಕುರ್ಯಾಸ್ಮಾಂ | 3 ಮಾಕಿದನಿಯಾದೇಶೇ ಮಮ ಗಮನಕಾಲೇ ತ್ವಮ್ ಇಫಿಷನಗರೇ ತಿಷ್ಠನ್ ಇತರಶಿಕ್ಷಾ ನ ಗ್ರಹೀತವ್ಯಾ, ಅನನ್ತೇಷೂಪಾಖ್ಯಾನೇಷು ವಂಶಾವಲಿಷು ಚ ಯುಷ್ಮಾಭಿ ಮನೋ ನ ನಿವೇಶಿತವ್ಯಮ್ | 4 ಇತಿ ಕಾಂಠಿತ್ ಲೋಕಾನ್ ಯದ್ ಉಪದಿಶೇರೇತತ್ ಮಯಾದಿಷ್ಟೋಽಭವಃ, ಯತಃ ಸರ್ವೈರೇತೈ ವಿಶ್ವಾಸಯುಕ್ತೇಶ್ವರೀಯನಿಷ್ಠಾ ನ ಜಾಯತೇ ಕಿನ್ನು ವಿವಾದೋ ಜಾಯತೇ | 5 ಉಪದೇಶಸ್ಯ ತ್ವಭಿಪ್ರೇತಂ ಫಲಂ ನಿರ್ಮಲಾನ್ಯಕರಣೇನ ಸತ್ಯಂವೇದೇನ ನಿಷ್ಕಪಟವಿಶ್ವಾಸೇನ ಚ ಯುಕ್ತಂ ಪ್ರೇಮ | 6 ಕೇಚಿತ್ ಜನಾಶ್ಚ ಸರ್ವಾಣ್ಯೇತಾನಿ ವಿಹಾಯ ನಿರರ್ಥಕಕಥಾನಾಮ್ ಅನುಗಮನೇನ ವಿಪಥಗಾಮಿನೋಽಭವನ್, 7 ಯದ್ ಭಾಷಂತೇ ಯಚ್ಚ ನಿಶ್ಚಿನ್ತನ್ತಿ ತನ್ನ ಬುದ್ಧಮಾನಾ ವ್ಯವಸ್ಥೋಪದೇಷ್ಣಾರೋ ಭವಿತುಮ್ ಇಚ್ಛನ್ತಿ | 8 ಸಾ ವ್ಯವಸ್ಥಾ ಯದಿ ಯೋಗ್ಯರೂಪೇಣ ಗೃಹ್ಯತೇ ತಹ್ಯುಕ್ತಮಾ ಭವತೀತಿ ವಯಂ ಜಾನೀಮಃ | 9 ಅಪರಂ ಸಾ ವ್ಯವಸ್ಥಾ ಧಾರ್ಮ್ಯಕಸ್ಯ ವಿರುದ್ಧಾ ನ ಭವತಿ ಕಿನ್ತ್ವಧಾರ್ಮ್ಯಕೋ ಽವಾಧ್ಯೋ ದುಷ್ಟಃ ಪಾಪಿಷ್ಠೋ ಽಪವಿತೋ ಽಶುಚಿಃ ಪಿತೃಹನ್ತಾ ಮಾತೃಹನ್ತಾ ನರಹನ್ತಾ | 10 ವೇಶ್ಯಾಗಾಮೀ ಪುಂಮೈಥುನೀ ಮನುಷ್ಯವಿಕ್ರೇತಾ ಮಿಥ್ಯಾವಾದೀ ಮಿಥ್ಯಾಶಪಥಕಾರೀ ಚ ಸರ್ವೇಷಾಮತೇಷಾಂ ವಿರುದ್ಧಾ | 11 ತಥಾ ಸಚ್ಚಿದಾನನ್ತೇಶ್ವರಸ್ಯ ಯೋ ವಿಭವಯುಕ್ತಃ ಸುಸಂವಾದೋ ಮಯಿ ಸಮರ್ಪಿತಸ್ತದನುಯಾಯಿಹಿತೋಪದೇಶಸ್ಯ ವಿಪರೀತಂ ಯತ್ ಕಿಚ್ಛಿದ್ ಭವತಿ ತದ್ವಿರುದ್ಧಾ ಸಾ ವ್ಯವಸ್ಥೇತಿ ತದ್ರಾಹಿಣಾ ಜ್ಞಾತವ್ಯಂ | 12 ಮಹ್ಯಂ ಶಕ್ತಿವಾತಾ ಯೋಽಸ್ಮಾಕಂ ಪ್ರಭುಃ ಖ್ರೀಷ್ಟಯೀಶುಸ್ತಮಹಂ ಧನ್ಯಂ ವದಾಮಿ | 13 ಯತಃ ಪುರಾ ನಿನ್ನಕ ಉಪದಾವೀ ಹಿಂಸಕಶ್ಚ ಭೂತ್ವಾಪ್ಯಹಂ ತೇನ ವಿಶ್ವಾಸ್ಯೋ ಽಮನ್ಯೇ ಪರಿಚಾರಕತ್ವೇ ನ್ಯಯುಜ್ಯೇ ಚ | ತದ್ ಅವಿಶ್ವಾಸಾಚರಣಮ್ ಅಜ್ಞಾನೇನ ಮಯಾ ಕೃತಮಿತಿ ಹೇತೋರಹಂ ತೇನಾನುಕಮ್ಪಿತೋಽಭವಂ | 14 ಅಪರಂ ಖ್ರೀಷ್ಟೇ ಯೀಶು ವಿಶ್ವಾಸಪ್ರೇಮಭ್ಯಾಂ ಸಹಿತೋಽಸ್ಮತ್ಪ್ರಭೋರನುಗ್ರಹೋ ಽತೀವ ಪ್ರಚುರೋಽಭತ್ | 15 ಪಾಪಿನಃ ಪರಿತ್ರಾತುಂ ಖ್ರೀಷ್ಟೋ ಯೀಶು ಜಗತಿ ಸಮವತೀರ್ಣೋಽಭವತ್, ಏಷಾ ಕಥಾ ವಿಶ್ವಾಸನೀಯಾ ಸರ್ವೈಃ ಗ್ರಹಣೀಯಾ ಚ | 16 ತೇಷಾಂ ಪಾಪಿನಾಂ ಮಧ್ಯೇಽಹಂ ಪ್ರಥಮ ಅಸಂ ಕಿನ್ನು ಯೇ ಮಾನವಾ ಅನನ್ತಜೀವನಪ್ರಾಪ್ತಾರ್ಥಂ ತಸ್ಮಿನ್ ವಿಶ್ವಾಸಿಷ್ಯನ್ ತೇಷಾಂ ದೃಷ್ಟಾನ್ತೇ ಮಯಿ ಪ್ರಥಮೇ ಯೀಶುನಾ ಖ್ರೀಷ್ಟೇನ ಸ್ವಕೀಯಾ ಕೃತ್ವಾ ಚಿರಸಹಿಷ್ಣುತಾ ಯತ್ ಪ್ರಕಾಶತೇ ತದರ್ಥಮೇವಾಹಮ್ ಅನುಕಮ್ಪಾಂ ಪ್ರಾಪ್ತವಾನ್ | (aiōnios g166) 17 ಅನಾದಿರಕ್ಷಯೋಽದೃಶ್ಯೋ ರಾಜಾ ಯೋಽದ್ವಿತೀಯಃ ಸರ್ವಜ್ಞ ಈಶ್ವರಸ್ಯ ಗೌರವಂ ಮಹಿಮಾ ಚಾನನ್ಯಕಾಲಂ ಯಾವದ್ ಭೂಯಾತ್ | ಅಮೇನ್ | (aiōn g165) 18 ಹೇ ಪುತ್ರ ತೀರ್ಮಾನಿಯ ತ್ವಯಿ ಯಾನಿ ಭವಿಷ್ಯದ್ವಾಕ್ಯಾನಿ ಪುರಾ ಕಥಿತಾನಿ ತದನುಸಾರಾದ್ ಅಹಮ್ ಏನಮಾದೇಶಂ ತ್ವಯಿ ಸಮರ್ಪಯಾಮಿ, ತಸ್ಯಾಭಿಪ್ರಾಯೋಽಯಂ ಯತ್ತ್ವಂ

ತೈ ವಾಕ್ಯೈರುತ್ತಮಯುಧ್ಧಂ ಕರೋಷಿ 19 ವಿಶ್ವಾಸಂ ಸತ್ಯಂವೇದ್ಯಾ ಧಾರಯಸಿ ಚ | ಅನಯೋಃ ಪರಿತ್ಯಾಗಾತ್ ಕೇಷಾಞ್ಛಿದ್ ವಿಶ್ವಾಸತರೀ ಭಗ್ನಭವತ್ | 20 ಮಮಿನಾಯಸಿಕನ್ಯರೌ ತೇಷಾಂ ಯೌ ದ್ವೌ ಜನೌ, ತೌ ಯದ್ ಧರ್ಮ್ಯನಿನ್ಯಾಂ ಪುನ ನಫ ಕರ್ತುಂ ಶಿಕ್ಷೇತೇ ತದರ್ಥಂ ಮಯಾ ಶಯತಾನಸ್ಯ ಕರೇ ಸಮರ್ಪಿತ |

2 ಮಮ ಪ್ರಥಮ ಆದೇಶೋಽಯಂ, ಪ್ರಾರ್ಥನಾವಿನಿಯನಿವೇದನಧನ್ಯವಾದಾಃ ಕರ್ತವ್ಯಾಃ, 2 ಸರ್ವೇಷಾಂ ಮಾನವಾನಾಂ ಕೃತೇ ವಿಶೇಷತೋ ವಯಂ ಯತ್ ಶಾನ್ತತೇನ ನಿರ್ವಿರೋಧತೇನ ಚೇಶ್ವರಭಕ್ತಿನ ವಿನೀತತತ್ಪ್ರಾಚರನಃ ಕಾಲಂ ಯಾಪಯಾಮಸ್ತದರ್ಥಂ ನೃಪತೀನಾಮ್ ಉಚ್ಚಪದಸ್ಯಾನಾಞ್ಞ ಕೃತೇ ತೇ ಕರ್ತವ್ಯಾಃ | 3 ಯತೋಽಸ್ಮಾಕಂ ತಾರಕಸ್ಯೇಶ್ವರಸ್ಯ ಸಾಕ್ಷಾತ್ ತದೇವೋತ್ತಮಂ ಗ್ರಾಹ್ಯಂ ಭವತಿ, 4 ಸ ಸರ್ವೇಷಾಂ ಮಾನವಾನಾಂ ಪರಿತ್ರಾಣಂ ಸತ್ಯಜ್ಞಾನಪ್ರಾಪ್ತಿಗ್ಲೋಚ್ಚತಿ | 5 ಯತ ಏಕೋಽದ್ವಿತೀಯ ಈಶ್ವರೋ ವಿದ್ಯತೇ ಕಿಚ್ಛೇಶ್ವರೇ ಮಾನವೇಷು ಚೈಕೋ ಽದ್ವಿತೀಯೋ ಮಧ್ಯಸ್ಥಃ 6 ಸ ನರಾವತಾರಃ ಖ್ರೀಷ್ಟೋ ಯೀಶು ವಿಧ್ಯತೇ ಯಃ ಸರ್ವೇಷಾಂ ಮುಕ್ತೇ ಮೂಲ್ಯಮ್ ಆತ್ಮದಾನಂ ಕೃತವಾನ್ | ಏತೇನ ಯೇನ ಪ್ರಮಾಣೇನೋಪಯುಕ್ತೇ ಸಮಯೇ ಪ್ರಕಾಶಿತವ್ಯಂ, 7 ತದ್ವೋಷಯಿತಾ ದೂತೋ ವಿಶ್ವಾಸೇ ಸತ್ಯಧರ್ಮೇ ಚ ಭಿನ್ನಜಾತೀಯಾನಾಮ್ ಉಪದೇಶಕಶ್ಚಾಹಂ ನ್ಯಯುಜ್ಯೇ, ಏತದಹಂ ಖ್ರೀಷ್ಟಸ್ಯ ನಾಮ್ನಾ ಯಥಾತಥ್ಯಂ ವದಾಮಿ ನಾನೃತಂ ಕಥಯಾಮಿ | 8 ಅತೋ ಮಮಾಭಿಮತಮಿದಂ ಪುರುಷೈಃ ಕ್ರೋಧಸನ್ನೇಹೌ ವಿನಾ ಪವಿತ್ರಕರಾನ್ ಉತ್ಪೋಲ್ಯ ಸರ್ವಸ್ಮಿನ್ ಸ್ಯಾನೇ ಪ್ರಾರ್ಥನಾ ಕ್ರಿಯತಾಂ | 9 ತದ್ವತ್ ನಾಯೋಽಽಪಿ ಸಲಜ್ಞಾಃ ಸಂಯತಮನಸಶ್ಚ ಸತ್ಯೋ ಯೋಗ್ಯಮಾಚ್ಛಾದನಂ ಪರಿದಧತು ಕಿಚ್ಛ ಕೇಶಸಂಸ್ಕಾರೈಃ ಕಣಕಮುಕ್ತಾಭಿ ಮರ್ಹಾಪರ್ಯಪರಿಚ್ಛದೈಶ್ಚಾತ್ಮಭೂಷಣಂ ನ ಕುರ್ವತ್ಯಃ | 10 ಸ್ವೀಕೃತೇಶ್ವರಭಕ್ತೀನಾಂ ಯೋಷಿತಾಂ ಯೋಗ್ಯೈಃ ಸತ್ಯಮ್ಭಿಃ ಸ್ವಭೂಷಣಂ ಕುರ್ವತಾಂ | 11 ನಾರೀ ಸಮೂರ್ಣವಿನೀತತೇನ ನಿರ್ವಿರೋಧಂ ಶಿಕ್ಷತಾಂ | 12 ನಾರ್ಯಾಃ ಶಿಕ್ಷಾದಾನಂ ಪುರುಷಾಯಾಜ್ಞಾದಾನಂ ವಾಹಂ ನಾನುಜಾನಾಮಿ ತಯಾ ನಿರ್ವಿರೋಧತಮ್ ಆಚರಿತವ್ಯಂ | 13 ಯತಃ ಪ್ರಥಮಮ್ ಆದಮಸ್ತತಃ ಪರಂ ಹವಾಯಾಃ ಸೃಷ್ಟಿ ಭೂಭೂವ | 14 ಕಿಚ್ಛಾದಮ್ ಭಾನ್ತಿಯುಕ್ತೋ ನಾಭವತ್ ಯೋಷಿವೇವ ಭಾನ್ತಿಯುಕ್ತಾ ಭೂತ್ವಾತ್ಯಾಚಾರಿಣೀ ಬಭೂವ | 15 ತಥಾಪಿ ನಾರೀಗಣೋ ಯದಿ ವಿಶ್ವಾಸೇ ಪ್ರೇಮ್ನಿ ಪವಿತ್ರತಾಯಾಂ ಸಂಯತಮನಸಿ ಚ ತಿಷ್ಠತಿ ತರ್ಹ್ಯಪತ್ಯಪ್ರಸವವರ್ತನಾ ಪರಿತ್ರಾಣಂ ಪ್ರಾಪ್ಸ್ಯತಿ |

3 ಯದಿ ಕಶ್ಚಿದ್ ಅಧ್ಯಕ್ಷಪದಮ್ ಆಕಾಂಕ್ಷತೇ ತರ್ಹಿ ಸ ಉತ್ತಮಂ ಕಮ್ಯ ಲಿಪ್ತ ಇತಿ ಸತ್ಯಂ | 2 ಅತೋಽದ್ವೇಕ್ಷಣಾನಿನ್ನಿತೇನೈಕಸ್ಯಾ ಯೋಷಿತೋ ಭರ್ತಾ ಪರಿಮಿತಭೋಗೇನ ಸಂಯತಮನಸಾ ಸಭ್ಯೇನಾತಿಥಿಸೇವಕೇನ ಶಿಕ್ಷಣೇ ನಿಪುಣೇನ 3 ನ ಮಧ್ಯಪೇನ ನ ಪ್ರಹಾರಕೇಣ ಕಿನ್ನು ಮ್ಯದುಭಾವೇನ ನಿರ್ವಿವಾದೇನ ನಿರ್ಲೋಭೇನ 4 ಸ್ವಪರಿವಾರಾಣಾಮ್ ಉತ್ತಮಶಾಸಕೇನ ಪೂರ್ಣವಿನೀತತಾದ್ ವಶ್ಯಾನಾಂ ಸನ್ಮಾನಾನಾಂ ನಿಯನ್ತಾ ಚ ಭವಿತವ್ಯಂ | 5 ಯತ ಅತ್ಯಪರಿವಾರಾನ್ ಶಾಸಿತಂ ಯೋ ನ ಶಕ್ನೋತಿ ತೇನೇಶ್ವರಸ್ಯ ಸಮೀತಸ್ತತ್ವಾ ಸಧಾರಣಂ ಕಥಂ ಕಾರಿಷ್ಯತೇ? 6

ಅಪರಂ ಸ ಗರ್ವಿತೋ ಭೂತ್ವಾ ಯತ್ ಶಯತಾನ ಇವ ದಣ್ಣಯೋಗೋ
 ನ ಭವೇತ್ ತದರ್ಥಂ ತೇನ ನವಶಿಷ್ಟೇಣ ನ ಭವಿತವ್ಯಂ | 7 ಯಜ್ಞ
 ನಿನ್ದಾಯಾಂ ಶಯತಾನಸ್ಯ ಜಾಲೇ ಚ ನ ಪತೇತ್ ತದರ್ಥಂ ತೇನ
 ಬಹಿಃಸ್ಥಲೋಕಾನಾಮಪಿ ಮಧ್ಯೇ ಸುಖ್ಯಾತಿಯುಕ್ತೇನ ಭವಿತವ್ಯಂ | 8
 ತದ್ವತ್ ಪರಿಚಾರಕೈರಪಿ ವಿನೀತೃ ದ್ವಿವಿಧವಾಕ್ಯರಹಿತೃ ಬ್ರಹ್ಮಮದ್ಯಪಾನೇ
 ಽನಾಸಕ್ತೈ ನಿರ್ಲೋಭೈಶ್ಚ ಭವಿತವ್ಯಂ, 9 ನಿರ್ಮೂಲಸಂವೇದೇನ ಚ
 ವಿಶ್ವಾಸಸ್ಯ ನಿಗೂಢವಾಕ್ಯಂ ಧಾತಿವ್ಯಯು | 10 ಅಗ್ರೇ ತೇಷಾಂ ಪರೀಕ್ಷಾ
 ಕ್ರಿಯತಾಂ ತತಃ ಪರಮ್ ಅನಿನ್ದಿತಾ ಭೂತ್ವಾ ತೇ ಪರಿಚರ್ಯಾಂ ಕುರ್ವನ್ತು |
 11 ಅಪರಂ ಯೋಷಿದ್ಧಿರಪಿ ವಿನೀತಾಭಿರನಪವಾದಿಕಾಭಿಃ ಸರ್ಕಾರಾಭಿಃ
 ಸರ್ವತ್ರ ವಿಶ್ವಾಸಾಭಿಶ್ಚ ಭವಿತವ್ಯಂ | 12 ಪರಿಚಾರಕಾ ಏಕೈಕಯೋಷಿತೋ
 ಭರ್ತಾರೋ ಭವೇಯುಃ, ನಿಜಸನ್ತಾನಾನಾಂ ಪರಿಜನಾನಾಂ ಸುಶಾಸನಂ
 ಕುರ್ಯುಶ್ಚ | 13 ಯತಃ ಸಾ ಪರಿಚರ್ಯಾ ಯೈ ಭದ್ರದ್ರೂಪೇಣ ಸಾಧ್ಯತೇ ತೇ
 ಶ್ರೇಷ್ಠಪದಂ ಪ್ರಾಪ್ತವನ್ನಿ ಪ್ರೀಷ್ಟೇ ಯೇಶೌ ವಿಶ್ವಾಸೇನ ಮಹೋತ್ಸುಕಾ ಭವನ್ನಿ
 ಚ | 14 ತ್ವಾಂ ಪ್ರತ್ಯೇತತ್ಪ್ರಲೇಖನಸಮಯೇ ಶೀಘ್ರಂ ತ್ವತ್ಪ್ರಮೀಪಗಮನಸ್ಯ
 ಪ್ರತ್ಯಾಶಾ ಮಮ ವಿದ್ಯತೇ | 15 ಯದಿ ವಾ ವಿಲಮ್ಪೇಯ ತರ್ಕೀಶ್ವರಸ್ಯ ಗೃಹೇ
 ಽಧಃತಃ ಸತ್ಯಧರ್ಮಸ್ಯ ಸ್ವಮ್ಮಭಿತ್ತಿಮೂಲಸ್ವರೂಪಾಯಾಮ್ ಅಮರೇಶ್ವರಸ್ಯ
 ಸಮಿತೌ ತ್ವಯಾ ಕೀದೃಶ ಆಚಾರಃ ಕರ್ತವ್ಯಸ್ತತ್ ಜ್ಞಾತುಂ ಶಕ್ಯತೇ |
 16 ಅಪರಂ ಯಸ್ಯ ಮಹತ್ತಂ ಸರ್ವಸ್ವೀಕೃತಮ್ ಈಶ್ವರಭಕ್ತೇಸ್ತತ್
 ನಿಗೂಢವಾಕ್ಯಮಿದಮ್ ಈಶ್ವರೋ ಮಾನವದೇಹೇ ಪ್ರಕಾಶಿತ ಆತ್ಮನಾ
 ಸಪುಣ್ಯೇಕೈತೋ ದೂತೈಃ ಸನ್ನಷ್ಟೈಃ ಸರ್ವಜಾತೀಯಾನಾಂ ನಿಕಟೇ
 ಘೋಷಿತೋ ಜಗತೋ ವಿಶ್ವಾಸಪಾತ್ರೀಭೂತಸ್ತೇಜಃಪ್ರಾಪ್ತಯೇ ಸ್ವರ್ಗಂ
 ನೀತಶ್ಚೇತಿ |

4 ಪವಿತ್ರ ಆತ್ಮಾ ಸೃಷ್ಟಿಮ್ ಇದಂ ವಾಕ್ಯಂ ವದತಿ ಚರಮಕಾಲೇ
 ಕತಿಪಯಲೋಕಾ ವಹ್ನಿನಾಜಿತತ್ವಾತ್ 2 ಕರೋರಮನಸಾಂ ಕಾಪಟ್ನಾಡ್
 ಅನ್ಯತವಾದಿನಾಂ ವಿವಾಹನಿಷೇಧಕಾನಾಂ ಭಕ್ತೈವಿಶೇಷನಿಷೇಧಕಾನಾಂ 3
 ಭೂತಸ್ವರೂಪಾಣಾಂ ಶಿಕ್ಷಾಯಾಂ ಭ್ರಮಕಾತ್ಯನಾಂ ವಾಕ್ಯೇಷು ಚ ಮನಾಸಿ
 ನಿವೇಶ್ಯ ಧರ್ಮಾದ್ ಭೃಂಶಿಷ್ಯನೇ | ತಾನಿ ತು ಭಕ್ತಾಣಿ ವಿಶ್ವಾಸಿನಾಂ
 ಸ್ವೀಕೃತಸತ್ಯಧರ್ಮಾಣಾಂ ಭ್ರಮವಾದಸಹಿತಾಯಾಂ ಭೋಗಾಯೇಶ್ವರೇಣ
 ಸಸೃಜಿರೇ | 4 ಯತ ಈಶ್ವರೇಣ ಯದ್ಯತ್ ಸೃಷ್ಟಂ ತತ್ ಸರ್ವಮ್ ಉತ್ತಮಂ
 ಯದಿ ಚ ಧನ್ಯವಾದೇನ ಭುಜ್ಯತೇ ತರ್ಹಿ ತಸ್ಯ ಕಿಮಪಿ ನಾಗಾಹ್ಯಂ ಭವತಿ, 5
 ಯತ ಈಶ್ವರಸ್ಯ ವಾಕ್ಯೇನ ಪ್ರಾರ್ಥನಯಾ ಚ ತತ್ ಪವಿತ್ರೀಭವತಿ | 6 ಏತಾನಿ
 ವಾಕ್ಯಾನಿ ಯದಿ ತ್ವಂ ಭ್ರಾತೃನ್ ಜ್ಞಾಪಯೇಸ್ವರ್ಹಿ ಯೀಶುಖೇಷ್ವಸ್ಯೋತ್ತಮಾಃ
 ಪರಿಚಾರಕೋ ಭವಿಷ್ಯಸಿ ಯೋ ವಿಶ್ವಾಸೋ ಹಿತೋಪದೇಶಶ್ಚ ತ್ವಯಾ
 ಗೃಹೀತಸ್ಯದೀಯವಾಕ್ಯೈರಾಪ್ಯಾಯುಷ್ಯಸೇ ಚ | 7 ಯಾನುಪಾಖ್ಯಾನಾನಿ
 ದುರ್ಭಾವಾನಿ ವೃದ್ಧಯೋಷಿತಾಮೇವ ಯೋಗ್ಯಾನಿ ಚ ತಾನಿ ತ್ವಯಾ
 ವಿಸ್ತೃನ್ತಾಮ್ ಈಶ್ವರಭಕ್ತಯೇ ಯತ್ನಃ ಕ್ರಿಯತಾಂ | 8 ಯತಃ ಶಾರೀರಿಕೋ
 ಯತ್ನಃ ಸ್ವಲ್ಪಫಲದೋ ಭವತಿ ಕಿನ್ದ್ರೇಶ್ವರಭಕ್ತಿರಹಿಷಾರತ್ರಿಕಜೀವನಯೋಃ
 ಪ್ರತಿಜ್ಞಾಯುಕ್ತಾ ಸತೀ ಸರ್ವತ್ರ ಫಲದಾ ಭವತಿ | 9 ವಾಕ್ಯಮೇತದ್
 ವಿಶ್ವಸನೀಯಂ ಸರ್ವೈಃ ಗ್ರಹಣೀಯಂ ವಯಂ ತದರ್ಥಮೇವ
 ಶ್ರಾಮ್ಯಮೋ ನಿನ್ದಾಂ ಭುಂಜ್ಯಹೇ ಚ | 10 ಯತೋ ಹೇತೋಃ
 ಸರ್ವಮಾನವಾನಾಂ ವಿಶೇಷತೋ ವಿಶ್ವಾಸಿನಾಂ ತ್ರಾತಾ ಯೋಽಮರ
 ಈಶ್ವರಸ್ಯಸ್ಮಿನ್ ವಯಂ ವಿಶ್ವಾಮಃ | 11 ತ್ವಮ್ ಏತಾನಿ ವಾಕ್ಯಾನಿ ಪ್ರಚಾರಯ

ಸಮುಪದಿಶ ಚ | 12 ಅಲ್ಪವಯುಷ್ಯತ್ವಾತ್ ಕೇನಾಪ್ಯವಜ್ಞೇಯೋ ನ ಭವ
 ಕಿನ್ದ್ರಾಲಾಪೇನಾಚರಣೇನ ಪ್ರೇಮ್ಯಾ ಸದಾತ್ಮತೇನ ವಿಶ್ವಾಸೇನ ಶುಚಿಶ್ಚೇನ
 ಚ ವಿಶ್ವಾಸಿನಾಮ್ ಆದರ್ಶೋ ಭವ | 13 ಯಾವನ್ನಾಹಮ್ ಆಗಮಿಷ್ಯಾಮಿ
 ತಾವತ್ ತ್ವ ಪಾಲೇ ಚೇತಯನೇ ಉಪದೇಶೇ ಚ ಮನೋ ನಿಧತ್ತ | 14
 ಪ್ರಾಚೀನಗಣಕಸ್ವಾರ್ಥಸಹಿತೇನ ಭವಿಷ್ಯದ್ವಾಕ್ಯೇನ ಯದ್ವಾನಂ ತುಭ್ಯಂ
 ವಿಶ್ವಾಣಿತಂ ತವಾನ್ಯಃಸ್ಯೇ ತಸ್ಮಿನ್ ದಾನೇ ಶಿಥಿಲಮನಾ ಮಾ ಭವ | 15
 ಏತೇಷು ಮನೋ ನಿವೇಶಯ, ಏತೇಷು ವರ್ತಸ್ಯ ಇತ್ಯುಕ್ತ ಸರ್ವವಿಷಯೇ
 ತವ ಗುಣವೃದ್ಧಿ ಪ್ರಕಾಶತಾಂ | 16 ಸ್ವಸ್ಮಿನ್ ಉಪದೇಶೇ ಚ ಸಾವಧಾನೋ
 ಭೂತ್ವಾವತಿಷ್ಯಸ್ತ ತತ್ ಕೃತ್ಯಾ ತ್ವಯಾತ್ಮಪರಿತ್ರಾಣಂ ಶ್ರೋತೃಣಾಂ ಪರಿತ್ರಾಣಂ
 ಸಾಧಯಿಷ್ಯತೇ |

5 ತ್ವಂ ಪ್ರಾಚೀನಂ ನ ಭರ್ತೃಯ ಕಿನ್ತು ತಂ ಪಿತರಮಿವ ಯೂನಶ್ಚ ಭ್ರಾತೃನಿವ
 2 ವೃದ್ಧಾಃ ಸ್ತ್ರಿಯಶ್ಚ ಮಾತೃನಿವ ಯುವತೀಶ್ಚ ಪೂರ್ಣಶುಚಿಶ್ಚೇನ
 ಭಗಿನೀರಿವ ವಿನಯಸ್ಯ | 3 ಅಪರಂ ಸತ್ಯವಿಧವಾಃ ಸಮನ್ಯಸ್ಯ | 4
 ಕಸ್ಯಾಶ್ಚಿದ್ ವಿಧವಾಯಾ ಯದಿ ಪುತ್ರಾಃ ಪೌತ್ರಾ ವಾ ವಿದ್ಯಂತೇ ತರ್ಹಿ ತೇ
 ಪ್ರಥಮತಃ ಸ್ವೀಯಪರಿಜನಾನ್ ಸೇವಿತುಂ ಪಿತ್ರೋಃ ಪ್ರತ್ಯುಪಕರ್ತುಮ್
 ಶಿಕ್ಷನ್ತಾಂ ಯತಸ್ತದೇವೇಶ್ವರಸ್ಯ ಸಾಕ್ಷಾದ್ ಉತ್ತಮಂ ಗ್ರಾಹ್ಯಂ ಕರ್ಮ | 5
 ಅಪರಂ ಯಾ ನಾರೀ ಸತ್ಯವಿಧವಾ ನಾಧಹೀನಾ ಚಾಸ್ತಿ ಸಾ ಈಶ್ವರಸ್ಯಾಶ್ರಯೇ
 ತಿಷ್ಯಂತೀ ದಿವಾನಿಶಂ ನಿವೇದನಪ್ರಾರ್ಥನಾಭ್ಯಾಂ ಕಾಲಂ ಯಾಪಯತಿ | 6
 ಕಿನ್ತು ಯಾ ವಿಧವಾ ಸುಖಭೋಗಾಸಕ್ತಾ ಸಾ ಜೀವತ್ಯಪಿ ಮೃತಾ ಭವತಿ | 7
 ಅತಃವ ತಾ ಯದ್ ಅನಿನ್ದಿತಾ ಭವೇಯೂಸ್ತದರ್ಥಮ್ ಏತಾನಿ ತ್ವಯಾ
 ನಿದಿಶ್ಯಂತಾಂ | 8 ಯದಿ ಕಶ್ಚಿತ್ ಸ್ವಜಾತೀಯಾನ್ ಲೋಕಾನ್ ವಿಶೇಷತಃ
 ಸ್ವೀಯಪರಿಜನಾನ್ ನ ಪಾಲಯತಿ ತರ್ಹಿ ಸ ವಿಶ್ವಾಸಾದ್ ಭ್ರಷ್ಟೋ
 ಽಪ್ಯಧಮಶ್ಚ ಭವತಿ | 9 ವಿಧವಾವರ್ಗೇ ಯಸ್ಯಾ ಗಣನಾ ಭವತಿ ತಯಾ
 ಷಷ್ಟಿವತ್ಸರೇಭ್ಯೋ ನೂನವಯಸ್ಯಯಾ ನ ಭವಿತವ್ಯಂ; ಅಪರಂ ಪೂರ್ವಮ್
 ಏಕಸ್ಮಾಮಿಕಾ ಭೂತ್ವಾ 10 ಸಾ ಯತ್ ಶಿಶುಪೋಷಣೇನಾತಿಥಿಸೇವನೇನ
 ಪವಿತ್ರಲೋಕಾನಾಂ ಚರಣಪ್ರಕ್ಷಾಲನೇನ ಕ್ಷಿಪ್ತಾನಾಮ್ ಉಪಕಾರೇಣ
 ಸರ್ವವಿಧಸತ್ಯಮಾರ್ಚಕರಣೇನ ಚ ಸತ್ಯಮ್ಕರಣಾತ್ ಸುಖ್ಯತಿಪ್ರಾಪ್ತಾ
 ಭವೇತ್ ತದಪ್ಯಾವಶ್ಯಕಂ | 11 ಕಿನ್ತು ಯುವತೀ ವಿಧವಾ ನ ಗೃಹಾಣ
 ಯತಃ ಖೀಷ್ಣಸ್ಯ ವೈಪರೀತ್ಯೇನ ತಾಸಾಂ ದರ್ಪೇ ಜಾತೇ ತಾ ವಿವಾಹಮ್
 ಇಚ್ಛಂತಿ | 12 ತಸ್ಯಾಚ್ಚ ಪೂರ್ವಧರ್ಮಂ ಪರಿತ್ಯಜ್ಯ ದಣ್ಣನೀಯಾ ಭವನ್ನಿ |
 13 ಅನನ್ದರಂ ತಾ ಗೃಹಾದ್ ಗೃಹಂ ಪರ್ಯಟಿಸ್ಯ ಅಲಸ್ಯಂ ಶಿಕ್ಷಂತೇ
 ಕೇವಲಮಾಲಸ್ಯಂ ನಹಿ ಕಿನ್ದ್ರನರ್ಥಕಾಲಾಪಂ ಪರಾಧಿಕಾರಚರ್ಚ್ಯಾಇಚ್ಛಾಪಿ
 ಶಿಕ್ಷಮಾಣಾ ಅನುಚಿತಾನಿ ವಾಕ್ಯಾನಿ ಭಾಷಂತೇ | 14 ಅತೋ ಮಮೇಚ್ಛೇಯಂ
 ಯುವತ್ಯೋ ವಿಧವಾ ವಿವಾಹಂ ಕುರ್ವತಾಮ್ ಅಪತ್ಯವತ್ಯೋ ಭವನ್ನು
 ಗೃಹಕರ್ಮೈ ಕುರ್ವತಾಇಚ್ಛೇತ್ಯಂ ವಿಪಕ್ಷಾಯ ಕಿಮಪಿ ನಿನ್ದಾದ್ವಾರಂ ನ
 ದದತು | 15 ಯತ ಇತಃ ಪೂರ್ವಮ್ ಅಪಿ ಕಾಶ್ಚಿತ್ ಶಯತಾನಸ್ಯ
 ಪಶ್ಯಾದ್ಯಾಮಿನೋ ಜಾತಾಃ | 16 ಅಪರಂ ವಿಶ್ವಾಸಿನ್ಯಾ ವಿಶ್ವಾಸಿನೋ ವಾ
 ಕಸ್ಯಾಪಿ ಪರಿವಾರಾಣಾಂ ಮಧ್ಯೇ ಯದಿ ವಿಧವಾ ವಿದ್ಯಂತೇ ತರ್ಹಿ ಸ ತಾಃ
 ಪ್ರತಿಪಾಲಯತು ತಸ್ಯಾತ್ ಸಮಿತೌ ಭಾರೇ ಽನಾರೋಪಿತೇ ಸತ್ಯವಿಧವಾನಾಂ
 ಪ್ರತಿಪಾಲನಂ ಕರ್ತುಂ ತಯಾ ಶಕ್ಯತೇ | 17 ಯೇ ಪ್ರಾಙ್ನಃ ಸಮಿತಿಂ
 ಸಮ್ಯಗ್ ಅಧಿತಿಷ್ಯಂತಿ ವಿಶೇಷತಃ ಈಶ್ವರವಾಕ್ಯೇನೋಪದೇಶೇನ ಚ ಯೇ
 ಯತ್ನಂ ವಿದಧತೇ ತೇ ದ್ವಿಗುಣಸ್ಯಾದರಸ್ಯ ಯೋಗ್ಯಾ ಮಾನ್ಯಂತಾಂ | 18

ಯಸ್ಮಾತ್ ಶಾಸ್ತ್ರೇ ಲಿಖಿತಮಿದಮಾಸ್ತೇ, ತ್ವಂ ಶಸ್ತ್ರಮುದ್ಧಕವ್ಯಷಸ್ತ್ರಾಸ್ತಂ
ಮಾ ಬಧಾನೇತಿ, ಅಪರಮಪಿ ಕಾರ್ಯಕ್ಕೃತ್ ವೇತನಸ್ಯ ಯೋಗ್ಯೋ
ಭವತೀತಿ | 19 ದ್ವೌ ತ್ರೀನ್ ವಾ ಸಾಕ್ಷಿಣೋ ವಿನಾ ಕಸ್ಯಾಚಿತ್
ಪ್ರಾಚೀನಸ್ಯ ವಿರುದ್ಧಮ್ ಅಭಿಯೋಗಸ್ತಯಾ ನ ಗೃಹ್ಯತಾಂ | 20
ಅಪರಂ ಯೇ ಪಾಪಮಾಚರನ್ತಿ ತಾನ್ ಸರ್ವೇಷಾಂ ಸಮಕ್ಷಂ ಭರ್ತ್ಯಯಸ್ವ
ತೇನಾಪರೇಷಾಮಪಿ ಭೀತಿ ಜಫನಿಷ್ಯತೇ | 21 ಅಹಮ್ ಈಶ್ವರಸ್ಯ ಪ್ರಭೋ
ಯೀಶುಖ್ರೀಷ್ಯಸ್ಯ ಮನೋನೀತದಿವ್ಯದೂತಾನಾನ್ಯು ಗೋಚರೇ ತ್ವಾಮ್
ಇದಮ್ ಆಜ್ಞಾಪಯಾಮಿ ತ್ವಂ ಕಸ್ಯಾಪ್ಯನುರೋಧೇನ ಕಿಮಪಿ ನ ಕುರ್ವನ
ವಿನಾಪಕ್ಷಪಾತಮ್ ಏತಾನ ವಿಧೀನ್ ಪಾಲಯ | 22 ಕಸ್ಯಾಪಿ ಮೂರ್ಧ್ನ
ಹಸ್ತಾಪರ್ಣಂ ತ್ವರಯಾ ಮಾಕಾಷೀಃ | ಪರಪಾಪಾನಾನ್ಯುಂತೀ ಮಾ ಭವ |
ಸ್ವಂ ಶುಚಿಂ ರಕ್ಷ | 23 ಅಪರಂ ತಮೋದರಪೀಡಾಯಾಃ ಪುನಃ ಪುನ
ದುರ್ಬಲತಾಯಾಶ್ಚ ನಿಮಿತ್ತಂ ಕೇವಲಂ ತೋಯಂ ನ ಪಿವನ್ ಕಿಚ್ಛೇನ್
ಮದ್ಯಂ ಪಿವ | 24 ಕೇಷಾಞ್ಚೈತ್ ಮಾನವಾನಾಂ ಪಾಪಾನಿ ವಿಚಾರಾತ್
ಪೂರ್ವಂ ಕೇಷಾಞ್ಚೈತ್ ಪಶ್ಯಾತ್ ಪ್ರಕಾಶನೇ | 25 ತಥೈವ ಸತ್ಯಮ್ಗಾಣ್ಯಪಿ
ಪ್ರಕಾಶನೇ ತದನ್ಯಥಾ ಸತಿ ಪ್ರಚ್ಛನ್ನಾನಿ ಸ್ಥಾತುಂ ನ ಶಕ್ಯವನ್ತಿ |

6 ಯಾವನ್ತೋ ಲೋಕಾ ಯುಗಧಾರಿಣೋ ದಾಸಾಃ ಸನ್ತಿ ತೇ ಸ್ವಸ್ವಸ್ವಾಮಿನಂ
ಪೂರ್ಣಸಮಾದರಯೋಗ್ಯಂ ಮನ್ಯಂತಾಂ ನೋ ಚೇದ್ ಈಶ್ವರಸ್ಯ ನಾಮ್ನು
ಉಪದೇಶಸ್ಯ ಚ ನಿನ್ಯಾ ಸಮ್ಯವಿಷ್ಯತಿ | 2 ಯೇಷಾಞ್ಚ ಸ್ವಾಮಿನೋ ವಿಶ್ವಾಸಿನಃ
ಭವನ್ತಿ ತೈಸ್ತೇ ಭ್ರಾತೃತ್ವಾತ್ ನಾವಜ್ಞೇಯಾಃ ಕಿನ್ತು ತೇ ಕರ್ಮಫಲಭೋಗಿನೋ
ವಿಶ್ವಾಸಿನಃ ಪ್ರಿಯಾಶ್ಚ ಭವನ್ತೀತಿ ಹೇತೋಃ ಸೇವನೀಯಾ ಏವ, ತ್ವಮ್
ಏತಾನಿ ಶಿಕ್ಷಯ ಸಮುಪದಿಶ ಚ | 3 ಯಃ ಕಶ್ಚಿದ್ ಇತರಶಿಕ್ಷಾಂ
ಕರೋತಿ, ಅಸ್ಮಾಕಂ ಪ್ರಭೋ ಯೀಶುಖ್ರೀಷ್ಯಸ್ಯ ಹಿತವಾಕ್ಯಾನೀಶ್ವರಭಕ್ತೇ
ಯೋಗ್ಯಾಂ ಶಿಕ್ಷಾಞ್ಚ ನ ಸ್ವೀಕರೋತಿ | 4 ಸ ದರ್ಪಧಾತುಃ ಸರ್ವಧಾ
ಜ್ಞಾನಹೀನಶ್ಚ ವಿವಾದ್ಯೈ ವಾಗ್ಬುದ್ಧೈಶ್ಚ ರೋಗಯುಕ್ತಶ್ಚ ಭವತಿ | 5
ತಾದ್ಯಶಾದ್ ಭಾವಾದ್ ಈರ್ಷ್ಯಾವಿರೋಧಾಪವಾದದುಷ್ಟಾಸೂಯಾ
ಭ್ರಷ್ಟಮನಸಾಂ ಸತ್ಯಜ್ಞಾನಹೀನಾನಾಮ್ ಈಶ್ವರಭಕ್ತಿಂ ಲಾಭೋಪಾಯಮ್
ಇವ ಮನ್ಯಮಾನಾನಾಂ ಲೋಕಾನಾಂ ವಿವಾದಾಶ್ಚ ಜಾಯಂತೇ
ತಾದ್ಯಶೇಭ್ಯೋ ಲೋಕೇಭ್ಯಸ್ತನ್ಮಂ ಪೃಥಕ್ ತಿಷ್ಠ | 6 ಸಂಯತೇಚ್ಛಯಾ
ಯುಕ್ತಾ ಯೇಶ್ವರಭಕ್ತಿಃ ಸಾ ಮಹಾಲಾಭೋಪಾಯೋ ಭವತೀತಿ
ಸತ್ಯಂ | 7 ಏತಜ್ಜಗತ್ಪವೇಶನಕಾಲೇಽಸ್ಮಾಭಿಃ ಕಿಮಪಿ ನಾನಾಯಿ
ತತ್ಪಯಜನಕಾಲೇಽಪಿ ಕಿಮಪಿ ನೇತುಂ ನ ಶಕ್ಯತ ಇತಿ ನಿಶ್ಚಿತಂ | 8 ಅತಏವ
ಖಾದ್ಯಾನ್ಯಾಚ್ಛಾದನಾನಿ ಚ ಪ್ರಾಪ್ಯಾಸ್ಮಾಭಿಃ ಸನ್ತುಷ್ಟೈ ಭಗವಿತವ್ಯಂ | 9
ಯೇ ತು ಧನಿನೋ ಭವಿತುಂ ಚೇಷ್ಟಂತೇ ತೇ ಪರೀಕ್ಷಾಯಾಮ್ ಉನ್ಮಾಥೇ
ಪತನ್ತಿ ಯೇ ಚಾಭಿಲಾಷಾ ಮಾನವಾನ್ ವಿನಾಶೇ ನರಕೇ ಚ ಮಜ್ಜಯನ್ತಿ
ತಾದ್ಯಶೇಷಜ್ಞಾನಾಹಿತಾಭಿಲಾಷೇಷಪಿ ಪತನ್ತಿ | 10 ಯತೋಽರ್ಥಸ್ತುಹಾ
ಸರ್ವೇಷಾಂ ದುರಿತಾನಾಂ ಮೂಲಂ ಭವತಿ ತಾಮವಲಮ್ಚ್ಯ ಕೇಚಿದ್
ವಿಶ್ವಾಸಾದ್ ಅಭಂಶನ್ ನಾನಾಕೇಶೈಶ್ಚ ಸ್ಥಾನ್ ಅವಿದ್ಯನ್ | 11 ಹೇ ಈಶ್ವರಸ್ಯ
ಲೋಕ ತ್ವಮ್ ಏತೇಭ್ಯಃ ಪಲಾಯ್ತು ಧರ್ಮ್ಯ ಈಶ್ವರಭಕ್ತಿ ವಿಶ್ವಾಸಃ ಪ್ರೇಮ
ಸಹಿಷ್ಣುತಾ ಕ್ಷಾನ್ತಿಶ್ಚೈತಾನ್ಯಾಚರ | 12 ವಿಶ್ವಾಸರೂಪಮ್ ಉತ್ತಮಯುದ್ಧಂ
ಕುರು, ಅನನ್ಯಜೀವನಮ್ ಅಲಮ್ಬಸ್ವ ಯತಸ್ತದರ್ಥಂ ತ್ವಮ್ ಆಹೂತೋ
ಽಭವಃ, ಬಹುಸಾಕ್ಷಿಣಾಂ ಸಮಕ್ಷಇಶ್ಚೀತಮಾಂ ಪ್ರತಿಜ್ಞಾಂ ಸ್ವೀಕೃತವಾನ್ |
(aiṅīos g166) 13 ಅಪರಂ ಸರ್ವೇಷಾಂ ಜೀವಯಿತುರೀಶ್ವರಸ್ಯ

ಸಾಕ್ಷಾದ್ ಯಶ್ಚ ಖ್ರೀಷ್ಣೋ ಯೇಶುಃ ಪನ್ನೀಯಪೀಲಾತಸ್ಯ ಸಮಕ್ಷಮ್
ಉತ್ತಮಾಂ ಪ್ರತಿಜ್ಞಾಂ ಸ್ವೀಕೃತವಾನ್ ತಸ್ಯ ಸಾಕ್ಷಾದ್ ಅಹಂ ತ್ವಾಮ್
ಇದಮ್ ಆಜ್ಞಾಪಯಾಮಿ | 14 ಈಶ್ವರೇಣ ಸ್ವಸಮಯೇ ಪ್ರಕಾಶಿತವ್ಯಮ್
ಅಸ್ಮಾಕಂ ಪ್ರಭೋ ಯೀಶುಖ್ರೀಷ್ಯಸ್ಯಾಗಮನಂ ಯಾವತ್ ತ್ವಯಾ
ನಿಷ್ಕಲಜ್ಜತ್ವೇನ ನಿರ್ದೋಷತ್ವೇನ ಚ ವಿಧೀ ರಕ್ಷತಾಂ | 15 ಸ ಈಶ್ವರಃ
ಸಚ್ಚಿದಾನಂದಃ, ಅದ್ವಿತೀಯಸಮ್ರಾಟ್, ರಾಜಾಂ ರಾಜಾ, ಪ್ರಭೂನಾಂ ಪ್ರಭುಃ,
16 ಅಮರತಾಯಾ ಅದ್ವಿತೀಯ ಆಕರಃ, ಅಗಮ್ಯತೇಜೋನಿವಾಸೀ,
ಮರ್ತ್ಯಾನಾಂ ಕೇನಾಪಿ ನ ದೃಷ್ಟಃ ಕೇನಾಪಿ ನ ದೃಶ್ಯಶ್ಚ | ತಸ್ಯ
ಗೌರವಪರಾಕ್ರಮೌ ಸದಾತನೌ ಭೂಯಾಸ್ತಾಂ | ಅಮೇನ್ | (aiṅīos g166)
17 ಇಹಲೋಕೇ ಯೇ ಧನಿನಸ್ತೇ ಚಿತ್ರಸಮುನ್ಮತಿಂ ಚಪಲೇ ಧನೇ ವಿಶ್ವಾಸಞ್ಚ
ನ ಕುರ್ವತಾಂ ಕಿನ್ತು ಭೋಗಾರ್ಥಮ್ ಅಸ್ಮಬ್ಧಂ ಪ್ರಚುರತ್ವೇನ ಸರ್ವದಾತಾ
(aiṅīo g165) 18 ಯೋಽಮರ ಈಶ್ವರಸ್ಯಸ್ಮಿನ್ ವಿಶ್ವಸನ್ತು ಸದಾಚಾರಂ ಕುರ್ವಂತು
ಸತ್ಯಮ್ಧನೇನ ಧನಿನೋ ಸುಕಲಾ ದಾತಾರಶ್ಚ ಭವನ್ತು, 19 ಯಥಾ
ಚ ಸತ್ಯಂ ಜೀವನಂ ಪಾಪಯುಸ್ತಥಾ ಪಾರತಿಕಾಮ್ ಉತ್ತಮಸಮ್ಪದಂ
ಸಚ್ಛಿನ್ಮನ್ವೇತಿ ತ್ವಯಾದಿಶ್ಯಂತಾಂ | 20 ಹೇ ತೀಮಧಿಯ, ತ್ವಮ್ ಉಪನಿಧಿಂ
ಗೋಪಯ ಕಾಲ್ಪನಿಕವಿದ್ಯಾಯಾ ಅಪವಿತ್ರಂ ಪ್ರಲಾಪಂ ವಿರೋಧೋಕ್ತಿಞ್ಚ
ತ್ಯಜ ಚ, 21 ಯತಃ ಕತಿಪಯಾ ಲೋಕಾಸ್ತಾಂ ವಿದ್ಯಾಮವಲಮ್ಚ್ಯ ವಿಶ್ವಾಸಾದ್
ಭ್ರಷ್ಟಾ ಅಭವನ | ಪ್ರಸಾದಸ್ತವ ಸಹಾಯೋ ಭೂಯಾತ್ | ಅಮೇನ್ |

೨ ತೀರ್ಮಯ:

1 ಖ್ರಿಷ್ಟೇನ ಯೇಶುನಾ ಯಾ ಜೀವನಸ್ಯ ಪ್ರತಿಜ್ಞಾ ತಾಮಧೀಶ್ವರಸ್ಯೇಚ್ಛಯಾ ಯೇಶೋಃ ಖ್ರಿಷ್ಟಸ್ಯೇಕಃ ಪ್ರೇರಿತಃ ಪೌಲೋಸಹಂ ಸ್ವಕೀಯಂ ಪ್ರಿಯಂ ಧರ್ಮಪುತ್ರಂ ತೀರ್ಮಯಂ ಪ್ರತಿ ಪತ್ರಂ ಲಿಖಾಮಿ | 2 ತಾತ ಈಶ್ವರೋಽಸ್ಮಾಕಂ ಪ್ರಭು ಯೇಶುಖ್ರಿಷ್ಟಶ್ಚ ತ್ವಯಿ ಪ್ರಸಾದಂ ದಯಾಂ ಶಾನ್ತಿಂಚ್ಚ ಕ್ರಿಯಾಸ್ಮಾಂ | 3 ಅಹಮ್ ಆ ಪೂರ್ವಪುರುಷಾತ್ ಯಮ್ ಈಶ್ವರಂ ಪವಿತ್ರಮನಸಾ ಸೇವೇ ತಂ ಧನ್ಯಂ ವದನಂ ಕಥಯಾಮಿ, ಅಹಮ್ ಅಹೋರಾತ್ರಂ ಪ್ರಾರ್ಥನಾಸಮಯೇ ತ್ವಾಂ ನಿರನ್ತರಂ ಸ್ಮರಾಮಿ | 4 ಯಶ್ಚ ವಿಶ್ವಾಸಃ ಪ್ರಥಮೇ ಲೋಯೀನಾಮಿಕಾಯಾಂ ತವ ಮಾತಾಮಹ್ಯಾಮ್ ಉನೀಕೀನಾಮಿಕಾಯಾಂ ಮಾತರಿ ಚಾತಿಷ್ಠತ್ ತವಾನ್ತರೇಽಪಿ ತಿಷ್ಠತೀತಿ ಮನ್ಯೇ 5 ತವ ತಂ ನಿಷ್ಕಪಟಂ ವಿಶ್ವಾಸಂ ಮನಸಿ ಕುರ್ವನ್ ತವಾಶ್ರುಪಾತಂ ಸ್ಮರನ್ ಯಥಾನನ್ತೇನ ಪ್ರಫಲ್ಲೋ ಭವೇಯಂ ತದರ್ಥಂ ತವ ದರ್ಶನಮ್ ಆಕಾಚ್ಛೇ | 6 ಅತೋ ಹೇತೋ ಮಮ ಹಸ್ಯಾರ್ಪಣೇನ ಲಬ್ಧೋ ಯ ಈಶ್ವರಸ್ಯ ವರಸ್ತಯಿ ವಿದ್ಯತೇ ತಮ್ ಉಜ್ವಲಯಿತುಂ ತ್ವಾಂ ಸ್ಮಾರಯಾಮಿ | 7 ಯತ ಈಶ್ವರೋಽಸ್ಮಭ್ಯಂ ಭಯಂಜನಕಮ್ ಆತ್ಮಾನಮ್ ಅದತ್ತಾ ಶಕ್ತಿಪ್ರೇಮಸತರ್ಕತಾನಾಮ್ ಆಕರಮ್ ಆತ್ಮಾನಂ ದತ್ತವಾನ್ | 8 ಅತಃಪವಾಸ್ಯಾಕಂ ಪ್ರಭುಮಧಿ ತಸ್ಯ ವನ್ನಿದಾಸಂ ಮಾಮಧಿ ಚ ಪ್ರಮಾಣಂ ದಾತುಂ ನ ತ್ರಪಸ್ಯ ಕಿನ್ವೀಶ್ವರೀಯಶಕ್ತ್ಯಾ ಸುಸಂವಾದಸ್ಯ ಕೃತೇ ದುಃಖಸ್ಯ ಸಹಭಾಗೀ ಭವ | 9 ಸೋಽಸ್ಮಾನ್ ಪರಿತ್ರಾಣಪಾತ್ರಾಣಿ ಕೃತವಾನ್ ಪವಿತ್ರೇಣಾಹ್ವಾನೇನಾಹೂತವಾಂಶ್ಚ; ಅಸ್ಮತ್ಕರ್ಮಹೇತುನೇತಿ ನಹಿ ಸ್ತ್ರೀಯನಿರೂಪಾಣಸ್ಯ ಪ್ರಸಾದಸ್ಯ ಚ ಕೃತೇ ತತ್ ಕೃತವಾನ್ | ಸ ಪ್ರಸಾದಃ ಸ್ಯಷ್ಟೇ ಪೂರ್ವಕಾಲೇ ಖ್ರಿಷ್ಟೇನ ಯೇಶುನಾಸ್ಯ ಭ್ರಮ್ ಅದಾಯಿ, (aiōnios g166) 10 ಕಿನ್ವಧುನಾಸ್ಯಾಕಂ ಪರಿತ್ರಾತು ಯೇಶೋಃ ಖ್ರಿಷ್ಟಸ್ಯಾಗಮನೇನ ಪ್ರಾಕಾಶತ | ಖ್ರಿಷ್ಟೋ ಮೃತ್ಯುಂ ಪರಾಜಿತವಾನ್ ಸುಸಂವಾದೇನ ಚ ಜೀವನಮ್ ಅಮರತಾಶ್ಚ ಪ್ರಕಾಶಿತವಾನ್ | 11 ತಸ್ಯ ಘೋಷಯಿತಾ ದೂತಶ್ಚಾನುಜಾತೀಯಾನಾಂ ಶಿಕ್ಷಕಶ್ಚಾಹಂ ನಿಯುಕ್ತೋಽಸ್ಮಿ | 12 ತಸ್ಮಾತ್ ಕಾರಣಾತ್ ಮಮಾಯಂ ಕ್ಷೇಶೋ ಭವತಿ ತೇನ ಮಮ ಲಜ್ಜಾ ನ ಜಾಯತೇ ಯತೋಽಹಂ ಯಸ್ಮಿನ್ ವಿಶ್ವಸಿತವಾನ್ ತಮವಗತೋಽಸ್ಮಿ ಮಹಾದಿನಂ ಯಾವತ್ ಮಮೋಪನಿಧೇ ಗೋಽಪನಸ್ಯ ಶಕ್ತಿಸ್ತಸ್ಯ ವಿದ್ಯತ ಇತಿ ನಿಶ್ಚಿತಂ ಜಾನಾಮಿ | 13 ಹಿತದಾಯಕಾನಾಂ ವಾಕ್ಯಾನಾಮ್ ಅದರ್ಶರೂಪೇಣ ಮತ್ತಃ ಶ್ರುತಾಃ ಖ್ರಿಷ್ಟೇ ಯೇಶೌ ವಿಶ್ವಾಸಪ್ರೇಮೋಃ ಕಥಾ ಧಾರಯ | 14 ಅಪರಮ್ ಅಸ್ಮದನ್ವರ್ವಾಸಿನಾ ಪವಿತ್ರೇಣಾತ್ಮನಾ ತಾಮುತ್ತಮಾಮ್ ಉಪನಿಧಿಂ ಗೋಪಯ | 15 ಆಶಿಯಾದೇಶೀಯಾಃ ಸರ್ವೇ ಮಾಂ ತ್ಯಕ್ತವನ್ತ ಇತಿ ತ್ವಂ ಜಾನಾಸಿ ತೇಷಾಂ ಮಧ್ಯೇ ಫೂಗಿಲ್ಲೋ ಹರ್ಮ್ಯುಗಿನಿಶ್ಚ ವಿದ್ಯೇತೇ | 16 ಪ್ರಭುರನೀಷಿಪರಸ್ಯ ಪರಿವಾರಾನ್ ಪ್ರತಿ ಕೃಪಾಂ ವಿದಧಾತು ಯತಃ ಸ ಪುನಃ ಪುನ ಮಾರಮ್ ಆಪ್ತಾಯಿತವಾನ್ 17 ಮಮ ಶ್ರುಜ್ಜಲೇನ ನ ತ್ರಪಿತ್ವಾ ರೋಮಾನಗರೇ ಉಪಸ್ಥಿತಿಸಮಯೇ ಯತ್ನೇನ ಮಾಂ ಮೃಗಯಿತ್ವಾ ಮಮೋದ್ದೇಶಂ ಪ್ರಾಪ್ತವಾನ್ | 18 ಅತೋ ವಿಚಾರದಿನೇ ಸ ಯಥಾ ಪ್ರಭೋಃ ಕೃಪಾಭಾಜನಂ ಭವೇತ್ ತಾದೃಶಂ ವರಂ ಪ್ರಭುಸ್ಯಸ್ಮೈ ದೇಯಾತ್ | ಇಫಿಷನಗರೇಽಪಿ ಸ ಕತಿ ಪ್ರಕಾರೈ ಮಾರಮ್ ಉಪಕೃತವಾನ್ ತತ್ ತ್ವಂ ಸಮ್ಯಗ್ ವೇತ್ತಿ |

2 ಹೇ ಮಮ ಪುತ್ರ, ಖ್ರಿಷ್ಟಯೇಶುತೋ ಯೋಽನುಗ್ರಹಸ್ತಸ್ಯ ಬಲೇನ ತ್ವಂ ಬಲವಾನ್ ಭವ | 2 ಅಪರಂ ಬಹುಭಿಃ ಸಾಕ್ಷಿಭಿಃ ಪ್ರಮಾಣೀಕೃತಾಂ ಯಾಂ ಶಿಕ್ಷಾಂ ಶ್ರುತವಾನಸಿ ತಾಂ ವಿಶ್ವಾಸ್ಯೇಷು ಪರಸ್ಯೈ ಶಿಕ್ಷಾದಾನೇ ನಿಪುಣೇಷು ಚ ಲೋಕೇಷು ಸಮರ್ಪಯ | 3 ತ್ವಂ ಯೇಶುಖ್ರಿಷ್ಟಸ್ಯೋತ್ತಮೋ ಯೋದ್ದೇವ ಕ್ಷೇಶಂ ಸಹಸ್ಯ | 4 ಯೋ ಯುದ್ಧಂ ಕರೋತಿ ಸ ಸಾಂಸಾರಿಕೇ ವ್ಯಾಪಾರೇ ಮಗ್ನೋ ನ ಭವತಿ ಕಿನ್ತು ಸ್ವನಿಯೋಜಯಿತ್ರೇ ರೋಚಿತುಂ ಚೇಷ್ಟತೇ | 5 ಅಪರಂ ಯೋ ಮಲ್ಲೈ ಯುರ್ದೃತಿ ಸ ಯದಿ ನಿಯಮಾನುಸಾರೇಣ ನ ಯುದ್ಧಾತಿ ತರ್ಹಿ ಕಿರೀಟಂ ನ ಲಪ್ಸ್ಯತೇ | 6 ಅಪರಂ ಯಃ ಕೃಷ್ಣೀವಲಃ ಕರ್ಮ್ಯ ಕರೋತಿ ತೇನ ಪ್ರಥಮೇನ ಫಲಭಾಗಿನಾ ಭವಿತವ್ಯಂ | 7 ಮಯಾ ಯದುಚ್ಯತೇ ತತ್ ತ್ವಯಾ ಬುದ್ಧತಾಂ ಯತಃ ಪ್ರಭುಸ್ಯಭ್ಯಂ ಸರ್ವತ್ರ ಬುದ್ಧಿಂ ದಾಸ್ಯತಿ | 8 ಮಮ ಸುಸಂವಾದಸ್ಯ ವಚನಾನುಸಾರಾದ್ ದಾಯೂದ್ಧಂಶೀಯಂ ಮೃತಗಣಮಧ್ಯಾದ್ ಉತ್ಥಾಪಿತಶ್ಚ ಯೇಶುಂ ಖ್ರಿಷ್ಟಂ ಸ್ಮರ | 9 ತತ್ಸುಸಂವಾದಕಾರಣಾದ್ ಅಹಂ ದುಷ್ಕರ್ಮೇವ ಬನ್ನನದಶಾಪರ್ಯಂತಂ ಕ್ಷೇಶಂ ಭುಜ್ಞೇ ಕಿನ್ವೀಶ್ವರಸ್ಯ ವಾಕ್ಯಮ್ ಅಬದ್ಧಂ ತಿಷ್ಠತಿ | 10 ಖ್ರಿಷ್ಟೇನ ಯೇಶುನಾ ಯದ್ ಅನನ್ಯಗೌರವಸಹಿತಂ ಪರಿತ್ರಾಣಂ ಜಾಯತೇ ತದಭಿರುಚಿತ್ಯೈ ಲೋಕೈರಪಿ ಯತ್ ಲಭ್ಯೇತ ತದರ್ಥಮಹಂ ತೇಷಾಂ ನಿಮಿತ್ತಂ ಸರ್ವಾಣ್ಯೇತಾನಿ ಸಹೇ | (aiōnios g166) 11 ಅಪರಮ್ ಏಷಾ ಭಾರತೀ ಸತ್ಯಾ ಯದಿ ವಯಂ ತೇನ ಸಾರ್ಧಂ ಮ್ನಿಯಾಮಹೇ ತರ್ಹಿ ತೇನ ಸಾರ್ಧಂ ಜೀವಿಷ್ಯಾಮಃ, ಯದಿ ಚ ಕ್ಷೇಶಂ ಸಹಾಮಹೇ ತರ್ಹಿ ತೇನ ಸಾರ್ಧಂ ರಾಜತ್ವಮಪಿ ಕಿರಿಷ್ಯಾಮಹೇ | 12 ಯದಿ ವಯಂ ತಮ್ ಅನಜ್ಞೇಕುರ್ಮ್ಯಸ್ಯರ್ಹಿ ಸೋ ಽಸ್ಮಾನಪ್ಯನಜ್ಞೇಕಿರಿಷ್ಯತಿ | 13 ಯದಿ ವಯಂ ನ ವಿಶ್ವಾಸಾಮಸ್ಯರ್ಹಿ ಸ ವಿಶ್ವಾಸ್ಯಸಿಷ್ಯತಿ ಯತಃ ಸ್ವಮ್ ಅಪಹ್ನೋತುಂ ನ ಶಕ್ನೋತಿ | 14 ತ್ವಮೇತಾನಿ ಸ್ಮಾರಯನ್ ತೇ ಯಥಾ ನಿಷ್ಫಲಂ ಶ್ರೋತೃಣಾಂ ಭ್ರಂಶಜನಕಂ ವಾಗ್ಯುದ್ಧಂ ನ ಕುರ್ಯಸ್ಯಥಾ ಪ್ರಭೋಃ ಸಮಕ್ಷಂ ದೃಢಂ ವಿನೀಯಾದಿಶ | 15 ಅಪರಂ ತ್ವಮ್ ಈಶ್ವರಸ್ಯ ಸಾಕ್ಷಾತ್ ಸ್ವಂ ಪರೀಕ್ಷಿತಮ್ ಅನಿನ್ಯನೀಯಕರ್ಮ್ಯಕಾರಿಣಶ್ಚ ಸತ್ಯಮತಸ್ಯ ವಾಕ್ಯಾನಾಂ ಸದ್ಭಜನೇ ನಿಪುಣಶ್ಚ ದರ್ಶಯಿತುಂ ಯತಸ್ಯ | 16 ಕಿನ್ವಪವಿತ್ರಾ ಅನರ್ಥಕಥಾ ದೂರೀಕುರು ಯತಸ್ತದಾಲಂಪ್ನಿನ ಉತ್ತರೋತ್ತರಮ್ ಅಧರ್ಮೇ ವರ್ಧಿಷ್ಯಂತೇ, 17 ತೇಷಾಶ್ಚ ವಾಕ್ಯಂ ಗಲಿತಕ್ಷತವತ್ ಕ್ಷಯವರ್ಧಕೋ ಭವಿಷ್ಯತಿ ತೇಷಾಂ ಮಧ್ಯೇ ಹುಮಿನಾಯಃ ಫಿಲೀತಶ್ಚೇತಿನಾಮಾನೌ ದ್ವೌ ಜನೌ ಸತ್ಯಮತಾದ್ ಭ್ರಷ್ಟೌ ಜಾತೌ, 18 ಮೃತಾನಾಂ ಪುನರುತ್ಥಿತಿ ವ್ಯತೀತೇತಿ ವದನ್ತೌ ಕೇಷಾಶ್ಚಿದ್ ವಿಶ್ವಾಸಮ್ ಉತ್ಪಾದಯತಶ್ಚ | 19 ತಥಾಪೀಶ್ವರಸ್ಯ ಭಿತ್ತಿಮೂಲಮ್ ಅಚಲಂ ತಿಷ್ಠತಿ ತಸ್ಮಿಂಶ್ಚೇಯಂ ಲಿಪಿ ಮುರ್ದ್ರಾಜೈತಾ ವಿದ್ಯತೇ | ಯಥಾ, ಜಾನಾತಿ ಪರಮೇಶಸ್ಯ ಸ್ವಕೀಯಾನ್ ಸರ್ವಮಾನವಾನ್ | ಅಪಗಚ್ಛೇದ್ ಅಧರ್ಮ್ಯಾಚ್ಛ ಯಃ ಕಶ್ಚಿತ್ ಖ್ರಿಷ್ಟನಾಮಕೃತ್ || 20 ಕಿನ್ತು ಬೃಹನ್ನಿಕೇತನೇ ಕೇವಲ ಸುವರ್ಣಮಯಾನಿ ರೌಪ್ಯಮಯಾಣಿ ಚ ಭಾಜನಾನಿ ವಿದ್ಯಂತ ಇತಿ ತರ್ಹಿ ಕಾಷ್ಠಮಯಾನಿ ಮೃಣ್ಮಯಾನ್ಯಪಿ ವಿದ್ಯಂತೇ ತೇಷಾಶ್ಚ ಕಿಯನ್ವಿ ಸಮಾನಾಯ ಕಿಯನ್ವಪಮಾನಾಯ ಚ ಭವನ್ತಿ | 21 ಅತೋ ಯದಿ ಕಶ್ಚಿದ್ ಏತಾದೃಶೇಭ್ಯಃ ಸ್ವಂ ಪರಿಷ್ಕರೋತಿ ತರ್ಹಿ ಸ ಪಾವಿತಂ ಪ್ರಭೋಃ ಕಾರ್ಯೋಗ್ಯಂ ಸರ್ವಸತ್ಯಾರ್ಯೋಪಯುಕ್ತಂ ಸಮಾನಾರ್ಥಕಶ್ಚ ಭಾಜನಂ ಭವಿಷ್ಯತಿ | 22 ಯೌವನಾವಸ್ಥಾಯಾ

ಅಭಿಲಾಷಾಸ್ವಯಾ ಪರಿತ್ಯಜ್ಯಂತಾಂ ಧರ್ಮೋ ವಿಶ್ವಾಸಃ ಪ್ರೇಮ ಯೇ ಚ ಶುಚಿಮನೋಭಿಃ ಪ್ರಭುಮ್ ಉದ್ವಿಶ್ಯ ಪ್ರಾರ್ಥನಾಂ ಕುಪ್ಯತೇ ತೈಃ ಸಾರ್ಧಮ್ ಐಕ್ಯಭಾವಶ್ಚೈತೇಷು ತ್ವಯಾ ಯತ್ನೋ ವಿದೀಯತಾಂ | 23 ಅಪರಂ ತ್ವಮ್ ಅನರ್ಥಕಾನ್ ಅಜ್ಞಾನಾಂಶ್ಚ ಪ್ರಶ್ನಾನ್ ವಾಗ್ಯುದ್ಯೋತ್ಪಾದಕಾನ್ ಜ್ಞಾತ್ವಾ ದೂರೀಕುರು | 24 ಯತಃ ಪ್ರಭೋ ದಾರ್ಶನೇನ ಯುದ್ಧಮ್ ಅಕರ್ತವ್ಯಂ ಕಿನ್ತು ಸರ್ವಾನ್ ಪ್ರತಿ ಶಾನ್ತೇನ ಶಿಕ್ಷಾದಾನೇಚ್ಛುಕೇನ ಸಹಿಷ್ಣುನಾ ಚ ಭವಿತವ್ಯಂ, ವಿಪಕ್ಷಾಶ್ಚ ತೇನ ನಮತ್ತೇನ ಚೇತಿತವ್ಯಾಃ | 25 ತಥಾ ಕೃತೇ ಯದೀಶ್ವರಃ ಸತ್ಯಮತಸ್ಯ ಜ್ಞಾನಾರ್ಥಂ ತೇಭ್ಯೋ ಮನಃಪರಿವರ್ತನರೂಪಂ ಪರಂ ದದ್ಯಾತ್, 26 ತರ್ಹಿ ತೇ ಯೇನ ಶಯತಾನೇನ ನಿಜಾಭಿಲಾಷಸಾಧನಾಯ ಧೃತಾಸ್ತಸ್ಯ ಜಾಲಾತ್ ಚೇತನಾಂ ಪ್ರಾಪ್ಯೋದ್ಧಾರಂ ಲಬ್ಧುಂ ಶಕ್ಯಂತಿ |

3 ಚರಮದಿನೇಷು ಕ್ಲೇಶಜನಕಾಃ ಸಮಯಾ ಉಪಸ್ಥಾಸ್ಯಂತೀತಿ ಜಾನೀಹಿ | 2 ಯತಸ್ತಾತ್ಕಾಲಿಕಾ ಲೋಕಾ ಆತ್ಮಪ್ರೇಮಿಣೋ ಽರ್ಥಪ್ರೇಮಿಣ ಆತ್ಮಶ್ಲಾಘಿನೋ ಽಭಿಮಾನಿನೋ ನಿನ್ಯಕಾಃ ಪಿತೋರನಾಜ್ಞಾಗ್ರಾಹಿಣಾಃ ಕೃತಘ್ನಾ ಅಪವಿತ್ರಾಃ 3 ಪೀಡಿತವರ್ಜಿತಾ ಅಸನ್ಯೇಯಾ ಮೃಷಾಪವಾದಿನೋ ಽಜಿತೇಂದ್ರಿಯಾಃ ಪ್ರಚಕ್ಷಾ ಭದ್ರದ್ವೇಷಿಣೋ 4 ವಿಶ್ವಾಸಘಾತಕಾ ದುಃಸಾಹಸಿನೋ ದರ್ಪಧಾತಾ ಈಶ್ವರಾಪ್ರೇಮಿಣಾಃ ಕಿನ್ತು ಸುಖಪ್ರೇಮಿಣೋ 5 ಭಕ್ತವೇಶಾಃ ಕಿನ್ತು ಸ್ವೀಕೃತಭಕ್ತಿಗುಣಾ ಭವಿಷ್ಯಂತಿಃ ಏತಾದೃಶಾನಾಂ ಲೋಕಾನಾಂ ಸಂಮರ್ಗಂ ಪರಿತ್ಯಜ | 6 ಯತೋ ಯೇ ಜನಾಃ ಪ್ರಚ್ಛನ್ನಂ ಗೇಹಾನ್ ಪ್ರವಿಶಂತಿ ಪಾಪೈರ್ಭಾರಗ್ರಸ್ತಾ ನಾನಾವಿಧಾಭಿಲಾಷೈಶ್ಚಾಶ್ಚಲಿತಾ ಯಾಃ ಕಾಮಿನೋ 7 ನಿತ್ಯಂ ಶಿಕ್ಷಂತೇ ಕಿನ್ತು ಸತ್ಯಮತಸ್ಯ ತತ್ತ್ವಜ್ಞಾನಂ ಪ್ರಾಪ್ತುಂ ಕದಾಚಿತ್ ನ ಶಕ್ಯವಂತಿ ತಾ ದಾಸೀವದ್ ವಶೀಕರ್ಷಣತೇ ಚ ತೇ ತಾದೃಶಾ ಲೋಕಾಃ | 8 ಯಾನ್ವಿ ಯಾರ್ಯಮ್ನಿಶ್ಚ ಯಥಾ ಮೂಸಮಂ ಪ್ರತಿ ವಿಪಕ್ಷತ್ವಮ್ ಅಕುರುತಾಂ ತದೈವ ಭ್ರಷ್ಟಮನಸೋ ವಿಶ್ವಾಸವಿಷಯೇ ಗ್ರಾಹ್ಯಾಶ್ಚೈತೇ ಲೋಕಾ ಅಪಿ ಸತ್ಯಮತಂ ಪ್ರತಿ ವಿಪಕ್ಷತಾಂ ಕುರ್ವಂತಿ | 9 ಕಿನ್ತು ತೇ ಬಹುದೂರಮ್ ಅಗ್ರಸರಾ ನ ಭವಿಷ್ಯಂತಿ ಯತಸ್ತಯೋ ಮೂಢತಾ ಯದ್ವತ್ ತದ್ವದ್ ಏತೇಷಾಮಪಿ ಮೂಢತಾ ಸರ್ವದೃಶ್ಯಾ ಭವಿಷ್ಯತಿ | 10 ಮಮೋಪದೇಶಃ ಶಿಷ್ಯತಾಭಿಪ್ರಾಯೋ ವಿಶ್ವಾಸೋ ಧರ್ಯ್ಯಂ ಪ್ರೇಮ ಸಹಿಷ್ಣುತೋಪದ್ರವಃ ಕ್ಲೇಶಾ 11 ಅನ್ವಿಯುಖಿಯಾಯಾಮ್ ಇಕನಿಯೇ ಲೂಸ್ಮಾಯಾಞ್ಚ ಮಾಂ ಪ್ರತಿ ಯದ್ಯದ್ ಅಘಟಿತ ಯಾಂಶ್ಚೋಪದ್ರವಾನ್ ಅಹಮ್ ಅಸಹೇ ಸರ್ವಮೇತತ್ ತ್ವಮ್ ಅವಗತೋಽಸಿ ಕಿನ್ತು ತತ್ಸರ್ವತಃ ಪ್ರಭು ಮಾರ್ಮ ಉದ್ಧೃತವಾನ್ | 12 ಪರಂತು ಯಾವನ್ನೋ ಲೋಕಾಃ ಖೀಷ್ಣೇನ ಯೇಶುನೇಶ್ವರಭಕ್ತಿಮ್ ಆಚರಿತುಮ್ ಇಚ್ಛಂತಿ ತೇಷಾಂ ಸರ್ವೇಷಾಮ್ ಉಪದ್ರವೋ ಭವಿಷ್ಯತಿ | 13 ಅಪರಂ ಪಾಪಿಷ್ಠಾಃ ಖಲಾಶ್ಚ ಲೋಕಾ ಭ್ರಾಮ್ಯನ್ನೋ ಭ್ರಮಯನ್ತಶ್ಚೋತ್ತರೋತ್ತರಂ ದುಷ್ಟತೇನ ವರ್ಧಿಷ್ಯಂತೇ | 14 ಕಿನ್ತು ತ್ವಂ ಯದ್ ಯದ್ ಅಶಿಕ್ಷಧಾಃ, ಯಚ್ಚ ತ್ವಯಿ ಸಮರ್ಪಿತಮ್ ಅಭೂತ್ ತಸ್ಮಿನ್ ಅವತಿಷ್ಯ ಯತಃ ಕಸ್ಮಾತ್ ಶಿಕ್ಷಾಂ ಪ್ರಾಪ್ಯೋಽಸಿ ತದ್ ವೇತ್ಸಿಃ | 15 ಯಾನಿ ಚ ಧರ್ಮಶಾಸ್ತ್ರಾಣಿ ಖೀಷ್ಣೇ ಯೇಶೌ ವಿಶ್ವಾಸೇನ ಪರಿತ್ರಾಣಪ್ರಾಪ್ತಯೇ ತ್ವಾಂ ಜ್ಞಾನಿನಂ ಕರ್ತುಂ ಶಕ್ಯವಂತಿ ತಾನಿ ತ್ವಂ ಶೈಶವಕಾಲಾದ್ ಅವಗತೋಽಸಿ | 16 ತತ್ ಸರ್ವಂ ಶಾಸ್ತ್ರಮ್ ಈಶ್ವರಸ್ಯಾತ್ಮನಾ ದತ್ತಂ ಶಿಕ್ಷಾಯೈ ದೋಷಬೋಧಾಯ ಶೋಧನಾಯ ಧರ್ಮವಿನಯಾಯ ಚ ಫಲಯೂಕ್ತಂ ಭವತಿ | 17 ತೇನ ಚೇಶ್ವರಸ್ಯ ಲೋಕೋ ನಿಪುಣಃ ಸರ್ವಸ್ಮೈ ಸತ್ಯಮ್ಗಣೇ ಸುಸಜ್ಜಶ್ಚ ಭವತಿ |

4 ಈಶ್ವರಸ್ಯ ಗೋಚರೇ ಯಶ್ಚ ಯೇಶುಃ ಖೀಷ್ಣಃ ಸ್ವೀಯಾಗಮನಕಾಲೇ ಸ್ವರಾಜತ್ವೇನ ಜೀವತಾಂ ಮೃತಾನಾಞ್ಚ ಲೋಕಾನಾಂ ವಿಚಾರಂ ಕರಿಷ್ಯತಿ ತಸ್ಯ ಗೋಚರೇ ಽಹಂ ತ್ವಾಮ್ ಇದಂ ದೃಢಮ್ ಅಜ್ಞಾಪಯಾಮಿ | 2 ತ್ವಂ ವಾಕ್ಯಂ ಘೋಷಯ ಕಾಲೇಽಕಾಲೇ ಚೋತ್ಕುಕೋ ಭವ ಪೂರ್ಣಯಾ ಸಹಿಷ್ಣುತಯಾ ಶಿಕ್ಷಯಾ ಚ ಲೋಕಾನ್ ಪ್ರಬೋಧಯ ಭರ್ತೃಯ ವಿನಯಸ್ಯ ಚ | 3 ಯತ ಏತಾದೃಶಃ ಸಮಯ ಆಯಾತಿ ಯಸ್ಮಿನ್ ಲೋಕಾ ಯಥಾರ್ಥಮ್ ಉಪದೇಶಮ್ ಅಸಹ್ಯಮಾನಾಃ ಕರ್ಣಕಣ್ಡಿಯನವಿಶಿಷ್ಟಾ ಭೂತ್ವಾ ನಿಜಾಭಿಲಾಷಾತ್ ಶಿಕ್ಷಕಾನ್ ಸಂಗ್ರಹೀಷ್ಯಂತಿ 4 ಸತ್ಯಮತಾಶ್ಚ ಶ್ರೋತ್ರಾಣಿ ನಿವರ್ತೃ ವಿಪಥಗಾಮಿನೋ ಭೂತ್ಯೋಪಾಖ್ಯಾನೇಷು ಪ್ರವರ್ತಿಷ್ಯಂತೇಃ; 5 ಕಿನ್ತು ತ್ವಂ ಸರ್ವವಿಷಯೇ ಪ್ರಬುದ್ಧೋ ಭವ ದುಃಖಭೋಗಂ ಸ್ವೀಕುರು ಸುಸಂವಾದಪ್ರಚಾರಕಸ್ಯ ಕರ್ಮ್ಯ ಸಾಧಯ ನಿಜಪರಿಚಯ್ಯಾಂ ಪೂರ್ಣತೇನ ಕುರು ಚ | 6 ಮಮ ಪಾಪಾನಾಮ್ ಉತ್ಸರ್ಗೋ ಭವತಿ ಮಮ ಪ್ರಸ್ಥಾನಕಾಲಶ್ಚೋಪಾತಿಷ್ಠತ್ | 7 ಅಹಮ್ ಉತ್ತಮಯುದ್ಧಂ ಕೃತವಾನ್ ಗನ್ತವ್ಯಮಾರ್ಗಸ್ಥಾನಂ ಯಾವದ್ ಧಾವಿತವಾನ್ ವಿಶ್ವಾಸಞ್ಚ ರಕ್ಷಿತವಾನ್ | 8 ಶೇಷಂ ಪುಣ್ಯಮುಕುಟಂ ಮದರ್ಥಂ ರಕ್ಷಿತಂ ವಿದ್ಯತೇ ತಚ್ಚ ತಸ್ಮಿನ್ ಮಹಾದಿನೇ ಯಥಾರ್ಥವಿಚಾರಕೇಣ ಪ್ರಭುನಾ ಮಹ್ಯಂ ದಾಯಿಷ್ಯತೇ ಕೇವಲಂ ಮಹ್ಯಮ್ ಇತಿ ನಹಿ ಕಿನ್ತು ಯಾವನ್ನೋ ಲೋಕಾಸ್ತಸ್ಯಾಗಮನಮ್ ಆಕಾಂಕ್ಷಂತೇ ತೇಭ್ಯಃ ಸರ್ವೇಭ್ಯೋ ಽಪಿ ದಾಯಿಷ್ಯತೇ | 9 ತ್ವಂ ತ್ವರಯಾ ಮತ್ಸಮೀಪಮ್ ಆಗನ್ತುಂ ಯತಸ್ಯ, 10 ಯತೋ ದೀಮಾ ಐಹಿಕಸಂಸಾರಮ್ ಈಕಮಾನೋ ಮಾಂ ಪರಿತ್ಯಜ್ಯ ಛಿಷಲನೀಕೀಂ ಗತವಾನ್ ತಥಾ ಕ್ಷೀರ್ಣಿ ಗಾಲಾತಿಯಾಂ ಗತವಾನ್ ತೀರಶ್ಚ ದಾಲಾತಿಯಾಂ ಗತವಾನ್ | (aiṛn g165) 11 ಕೇವಲೋ ಲೂಕೋ ಮಯಾ ಸಾರ್ಧಂ ವಿದ್ಯತೇ | ತ್ವಂ ಮಾರ್ಕಂ ಸಜ್ಜಿನಂ ಕೃತ್ಯಾಗಚ್ಚ ಯತಃ ಸ ಪರಿಚಯ್ಯಯಾ ಮಮೋಪಕಾರೀ ಭವಿಷ್ಯತಿ, 12 ಶುಖಿಕಿಞ್ಚಾಹಮ್ ಇಷಿಷನಗರಂ ಪ್ರೇಷಿತವಾನ್ | 13 ಯದ್ ಅಚ್ಛಾದನವಸ್ತಂ ತ್ರೋಯಾನಗರೇ ಕಾರ್ಪಸ್ಯ ಸನ್ನಿಧೌ ಮಯಾ ನಿಕ್ಷಿಪ್ತಂ ತ್ವಮಾಗಮನಸಮಯೇ ತತ್ ಪುಸ್ತಕಾನಿ ಚ ವಿಶೇಷತಶ್ಚರ್ಮ್ಯಗ್ರನ್ಥಾನ್ ಅನಯ | 14 ಕಾಂಸ್ಯಕಾರಃ ಸಿಕ್ವರೂಢೋ ಮಮ ಬಹ್ವನಿಷ್ಠಂ ಕೃತವಾನ್ ಪ್ರಭುಸ್ಯಸ್ಯ ಕರ್ಮ್ಯಣಾಂ ಸಮುಚಿತಫಲಂ ದದಾತು | 15 ತ್ವಮಪಿ ತಸ್ಮಾತ್ ಸಾವಧಾನಾಸ್ತಿಷ್ಯ ಯತಃ ಸೋಽಸ್ಮಾಕಂ ವಾಕ್ಯಾನಾಮ್ ಅತೀವ ವಿಪಕ್ಷೋ ಜಾತಃ | 16 ಮಮ ಪ್ರಥಮಪ್ರತ್ಯುತ್ತರಸಮಯೇ ಕೋಽಪಿ ಮಮ ಸಹಾಯೋ ನಾಭವತ್ ಸರ್ವೇ ಮಾಂ ಪರ್ಯುತ್ಯಜನ್ ತಾನ್ ಪ್ರತಿ ತಸ್ಯ ದೋಷಸ್ಯ ಗಣನಾ ನ ಭೂಯಾತ್; 17 ಕಿನ್ತು ಪ್ರಭು ಮಮ ಸಹಾಯೋ ಽಭವತ್ ಯಥಾ ಚ ಮಯಾ ಘೋಷಣಾ ಸಾಧ್ಯೇತ ಭಿನ್ನಜಾತೀಯಾಶ್ಚ ಸರ್ವೇ ಸುಸಂವಾದಂ ಶೃಣುಯುಸ್ಥಥಾ ಮಹ್ಯಂ ಶಕ್ತಿಮ್ ಅದದಾತ್ ತತೋ ಽಹಂ ಸಿಂಹಸ್ಯ ಮುಖಾದ್ ಉದ್ಯತಃ | 18 ಅಪರಂ ಸರ್ವಸ್ಮಾದ್ ದುಷ್ಯಮ್ಗತಃ ಪ್ರಭು ಮಾರ್ಮ ಉದ್ಧರಿಷ್ಯತಿ ನಿಜಸ್ವರ್ಗೀಯರಾಜ್ಯಂ ನೇತುಂ ಮಾಂ ತಾರಯಿಷ್ಯತಿ ಚ | ತಸ್ಯ ಧನ್ಯವಾದಃ ಸದಾಕಾಲಂ ಭೂಯಾತ್ | ಅಮೇನ್ | (aiṛn g165) 19 ತ್ವಂ ಪಿಷ್ಯಾಮ್ ಆಕ್ಶಿಲಮ್ ಅನೀಷಿಫರಸ್ಯ ಪರಿಜನಾಂಶ್ಚ ನಮಸ್ಕುರು | 20 ಇರಾಸ್ಯಃ ಕರಿನ್ವನಗರೇ ಽತಿಷ್ಠತ್ ತ್ರಘಮಶ್ಚ ಪೀಡಿತತಾತ್ ಮೀಲಿತನಗರೇ ಮಯಾ ವ್ಯಹೀಯತ | 21 ತ್ವಂ ಹೇಮನ್ತಕಾಲಾತ್ ಪೂರ್ವಮ್ ಆಗನ್ತುಂ ಯತಸ್ಯ | ಉಬೂಲಃ ಪೂದಿ ಲೀಫನಃ ಕ್ಲೌದಿಯಾ ಸರ್ವೇ ಭ್ರಾತರಶ್ಚ

ತ್ವಾಂ ನಮಸ್ಕರ್ಷತೇ | 22 ಪ್ರಭು ಯೀಶುಃ ಖ್ರೀಷ್ಟಸ್ತವಾತ್ಮನಾ ಸಹ
ಭೂಯಾತ್ | ಯುಷ್ಣಾಸ್ವನುಗ್ರಹೋ ಭೂಯಾತ್ | ಆಮೇನ್ |

ತೀತಃ

1 ಅನನ್ಯಜೀವನಸ್ಯಾಶಾತೋ ಜಾತಾಯಾ ಈಶ್ವರಭಕ್ತೇ ಯೋಗ್ಯಸ್ಯ ಸತ್ಯಮತಸ್ಯ ಯತ್ ತತ್ತ್ವಜ್ಞಾನಂ ಯಶ್ಚ ವಿಶ್ವಾಸ ಈಶ್ವರಸ್ಯಾಭಿರುಚಿತಲೋಕೈ ಲಭ್ಯತೇ ತದರ್ಥಂ (aiṛṇios g166)

2 ಯೇಶುಖ್ರಿಷ್ಟಸ್ಯ ಪ್ರೇರಿತ ಈಶ್ವರಸ್ಯ ದಾಸಃ ಪೌಲೋಸಂ ಸಾಧಾರಣವಿಶ್ವಾಸಾತ್ ಮಮ ಪ್ರಕೃತಂ ಧರ್ಮಪುತ್ರಂ ತೀತಂ ಪ್ರತಿ ಲಿಖಮಿ | 3 ನಿಷ್ಕಪಟ ಈಶ್ವರ ಆದಿಕಾಲಾತ್ ಪೂರ್ವಂ ತತ್ ಜೀವನಂ ಪ್ರತಿಜ್ಞಾತವಾನ್ ಸ್ವನಿರೂಪಿತಸಮಯೇ ಚ ಘೋಷಣಯಾ ತತ್ ಪ್ರಕಾಶಿತವಾನ್ | 4 ಮಮ ತ್ರಾತುರೀಶ್ವರಸ್ಯಾಜ್ಞಯಾ ಚ ತಸ್ಯ ಘೋಷಣಂ ಮಯಿ ಸಮರ್ಪಿತಮ್ ಅಭೂತ್ | ಅಸ್ಮಾಕಂ ತಾತ ಈಶ್ವರಃ ಪರಿತ್ರಾತಾ ಪ್ರಭು ಯೇಶುಖ್ರಿಷ್ಟಶ್ಚ ತುಭ್ಯಮ್ ಅನುಗ್ರಹಂ ದಯಾಂ ಶಾನ್ತಿಶ್ಚ ವಿತರತು | 5 ತ್ವಂ ಯದ್ ಅಸಮ್ಪೂರ್ಣಕಾರ್ಯಾಣಿ ಸಮೂರಯೇ ಮರ್ದಿಯಾದೇಶಾಶ್ಚ ಪ್ರತಿನಗರಂ ಪ್ರಾಚೀನಗಣಾನ್ ನಿಯೋಜಯೇಸ್ವದರ್ಥಮಹಂ ತ್ವಾಂ ಕ್ರೀತ್ಯುಪದ್ವೀಪೇ ಸ್ಥಾಪಯಿತ್ವಾ ಗತವಾನ್ | 6 ತಸ್ಮಾದ್ ಯೋ ನರೋ 5ನಿನಿತ್ತ ಏಕಸ್ಯಾ ಯೋಷಿತಃ ಸ್ವಾಮೀ ವಿಶ್ವಾನಾಮ್ ಅಪಚಯಸ್ಯಾವಾಧ್ಯತ್ಯಸ್ಯ ವಾ ದೋಷೇಣಾಽಪಿಪ್ರಾಣಾಶ್ಚ ಸನ್ಯಾನಾನಾಂ ಜನಕೋ ಭವತಿ ಸ ಏವ ಯೋಗ್ಯಃ | 7 ಯತೋ ಹೇತೋರದ್ಯಕ್ಷೇಣೇಶ್ವರಸ್ಯ ಗೃಹಾದ್ಯಕ್ಷೇಣೇವಾನಿನಿರೀಯೇನ ಭವಿತವ್ಯಂ | ತೇನ ಸ್ವೇಚ್ಛಾಚಾರಿಣಾ ಕ್ರೋಧಿನಾ ಪಾನಾಸಕ್ತೇನ ಪ್ರಹಾರಕೇಣ ಲೋಭಿನಾ ವಾ ನ ಭವಿತವ್ಯಂ 8 ಕಿನ್ತ್ವತಿಥಿಸೇವಕೇನ ಸಲ್ಲೋಕಾನುರಾಗಿಣಾ ವಿನೀತೇನ ನ್ಯಾಯ್ಯೇನ ಧಾರ್ಮಿಕೇಣ ಜಿತೇನ್ದ್ರಿಯೇಣ ಚ ಭವಿತವ್ಯಂ, 9 ಉಪದೇಶೇ ಚ ವಿಶ್ವಸಂ ವಾಕ್ಯಂ ತೇನ ಧಾರಿತವ್ಯಂ ಯತಃ ಸ ಯದ್ ಯಥಾರ್ಥೇನೋಪದೇಶೇನ ಲೋಕಾನ್ ವಿನೇತುಂ ವಿಘ್ನಕಾರಿಣಶ್ಚ ನಿರುತ್ತರಾನ್ ಕರ್ತುಂ ಶಕ್ನುಯಾತ್ ತದ್ ಆವಶ್ಯಕಂ | 10 ಯತಸ್ತೇ ಬಹವೋ 5ವಾಧ್ಯಾ ಅನರ್ಥಕವಾಕ್ಯವಾದಿನಃ ಪ್ರವಚ್ಛಾಶ್ಚ ಸನ್ನಿ ವಿಶೇಷತನ್ನಿತ್ಯಜಾಂ ಮಧ್ಯೇ ಕೇಚಿತ್ ತಾದೃಶಾ ಲೋಕಾಃ ಸನ್ನಿ | 11 ತೇಷಾಶ್ಚ ವಾಗ್ಗ್ರೋಧ ಆವಶ್ಯಕೋ ಯತಸ್ತೇ ಕುಸ್ತಿತಲಾಭಸ್ಯಾಶಯಾನುಚಿತಾನಿ ವಾಕ್ಯಾನಿ ಶಿಕ್ಷಯನ್ನೋ ನಿಖಿಲಪರಿವಾರಾಣಾಂ ಸುಮತಿಂ ನಾಶಯನ್ನಿ | 12 ತೇಷಾಂ ಸ್ವದೇಶೀಯ ಏಕೋ ಭವಿಷ್ಯದ್ವಾದೀ ವಚನಮಿದಮುಕ್ತವಾನ್, ಯಥಾ, ಕ್ರೀತೇಯಮಾನವಾಃ ಸರ್ವೇ ಸದಾ ಕಾಪಟೈವಾದಿನಃ | ಹಿಂಸ್ರಜನ್ಮಸಮಾನಾಸ್ತೇ 5ಲಸಾಶ್ಲೋದರಭಾರತಃ | 13 ಸಾಕ್ಷಮೇತತ್ ತದ್ಧೃಂ, ಅತೋ ಹೇತೋಸ್ತಂ ತಾನ್ ಗಾಢಂ ಭರ್ತೃಯ ತೇ ಚ ಯಥಾ ವಿಶ್ವಾಸೇ ಸ್ವಸ್ಥಾ ಭವೇಯು 14 ಯಿಹೂದೀಯೋಪಾಖ್ಯಾನೇಷು ಸತ್ಯಮತಭ್ರಷ್ಟಾನಾಂ ಮಾನವಾನಾಮ್ ಆಜ್ಞಾಸು ಚ ಮನಾಂಸಿ ನ ನಿವೇಶಯೇಯುಸ್ತಧಾತಿಶ | 15 ಶುಚೀನಾಂ ಕೃತೇ ಸರ್ವಾಣ್ಯೇವ ಶುಚೀನಿ ಭವನ್ನಿ ಕಿನ್ತು ಕಲಜೈತಾನಾಮ್ ಅವಿಶ್ವಾಸಿನಾಶ್ಚ ಕೃತೇ ಶುಚಿ ಕಿಮಪಿ ನ ಭವತಿ ಯತಸ್ತೇಷಾಂ ಬುದ್ಧಯಃ ಸಂವೇದಾಶ್ಚ ಕಲಜೈತಾಃ ಸನ್ನಿ | 16 ಈಶ್ವರಸ್ಯ ಜ್ಞಾನಂ ತೇ ಪ್ರತಿಜಾನನ್ನಿ ಕಿನ್ತು ಕರ್ಮಭಿಸ್ತದ್ ಅನಜ್ಞೇಕುರ್ವತೇ ಯತಸ್ತೇ ಗರ್ಹಿತಾ ಅನಾಜ್ಞಾಗ್ರಾಹಿಣಃ ಸರ್ವಸತ್ಯಮ್ ಣಶ್ಚಾಯೋಗ್ಯಾಃ ಸನ್ನಿ |

2 ಯಥಾರ್ಥಸ್ಯೋಪದೇಶಸ್ಯ ವಾಕ್ಯಾನಿ ತ್ವಯಾ ಕಥ್ಯಂತಾಂ 2 ವಿಶೇಷತಃ ಪ್ರಾಚೀನಲೋಕಾ ಯಥಾ ಪ್ರಬುದ್ಧಾ ಧೀರಾ ವಿನೀತಾ ವಿಶ್ವಾಸೇ ಪ್ರೇಮ್ನಿ ಸಹಿಷ್ಣುತಾಯಾಶ್ಚ ಸ್ವಸ್ಥಾ ಭವೇಯುಸ್ತದ್ಧತ್ 3 ಪ್ರಾಚೀನಯೋಷಿತೋಽಪಿ ಯಥಾ ಧರ್ಮಯೋಗ್ಯಮ್ ಆಚಾರಂ ಕುರ್ಯುಃ ಪರನಿನ್ನಕಾ ಬಹುಮದ್ಯಪಾನಸ್ಯ ನಿಘ್ನಾಶ್ಚ ನ ಭವೇಯುಃ 4 ಕಿನ್ತು ಸುಶಿಕ್ಷಾಕಾರಿಣ್ಯಃ ಸತ್ಯ ಈಶ್ವರಸ್ಯ ವಾಕ್ಯಂ ಯತ್ ನ ನಿನ್ದ್ಯೇತ ತದರ್ಥಂ ಯುವತೀಃ ಸುಶೀಲತಾಮ್ ಅರ್ಥತಃ ಪತಿಸ್ತೇಹಮ್ ಅಪತ್ಯಸ್ತೇಹಂ 5 ವಿನೀತಿಂ ಶುಚಿತ್ವಂ ಗೃಹಿಣೀತ್ವಂ ಸೌಜನ್ಯಂ ಸ್ವಾಮಿನಿಘ್ನೇಶ್ಚಾನಿಶೇಯುಸ್ತಥಾ ತ್ವಯಾ ಕಥ್ಯತಾಂ | 6 ತದ್ಧದ್ ಯೂನೋಽಪಿ ವಿನೀತಯೇ ಪ್ರಬೋಧಯ | 7 ತ್ವಯ್ಯ ಸರ್ವವಿಷಯೇ ಸ್ವಂ ಸತ್ಯಮ್ ಣಾಂ ದೃಷ್ಟಾನ್ತಂ ದರ್ಶಯ ಶಿಕ್ಷಾಯಾಶ್ಚಾಪಿಕ್ಯತತ್ವಂ ಧೀರತಾಂ ಯಥಾರ್ಥಂ 8 ನಿರ್ದೋಷಶ್ಚ ವಾಕ್ಯಂ ಪ್ರಕಾಶಯ ತೇನ ವಿಪಕ್ಷೋ ಯುಷ್ಮಾಕಮ್ ಅಪವಾದಸ್ಯ ಕಿಮಪಿ ಛಿದ್ರಂ ನ ಪ್ರಾಪ್ಯ ತ್ರಪಿಷ್ಠತೇ | 9 ದಾಸಾಶ್ಚ ಯತ್ ಸ್ವಪ್ರಭೂನಾಂ ನಿಘ್ನಾಃ ಸರ್ವವಿಷಯೇ ತುಷ್ಠಿಜನಕಾಶ್ಚ ಭವೇಯುಃ ಪ್ರತ್ಯುತ್ತರಂ ನ ಕುರ್ಯುಃ | 10 ಕಿಮಪಿ ನಾಪಹರೇಯುಃ ಕಿನ್ತು ಪೂರ್ಣಾಂ ಸುವಿಶ್ವಸತಾಂ ಪ್ರಕಾಶಯೇಯುರಿತಿ ತಾನ್ ಆದಿಶ | ಯತ ಏವಮ್ನುಕಾರೇಣಾಸ್ಯಕಂ ತ್ರಾತುರೀಶ್ವರಸ್ಯ ಶಿಕ್ಷಾ ಸರ್ವವಿಷಯೇ ತೈ ಭೂಷಿತವ್ಯಾ | 11 ಯತೋ ಹೇತೋಽಸ್ಮಾಣಾಜನಕ ಈಶ್ವರಸ್ಯಾನುಗ್ರಹಃ ಸರ್ವಾನ್ ಮಾನವಾನ್ ಪ್ರತ್ಯುದಿತವಾನ್ 12 ಸ ಚಾಸ್ಮಾನ್ ಇದಂ ಶಿಕ್ಷ್ಯತಿ ಯದ್ ವಯಮ್ ಅಧರ್ಮಂ ಸಾಂಸಾರಿಕಾಭಿಲಾಷಾಂಶ್ಚಾನಭೇಕೃತ್ಯ ವಿನೀತತ್ವೇನ ನ್ಯಾಯೇನೇಶ್ವರಭಕ್ತೃ ಚೇಹಲೋಕೇ ಆಯು ಯಾಪಯಾಮಃ, (aiṛṇ g165) 13 ಪರಮಸುಖಸ್ಯಾಶಾಮ್ ಅರ್ಥತೋ 5ಸ್ಮಾಕಂ ಮಹತ ಈಶ್ವರಸ್ಯ ತ್ರಾಣಕರ್ತೃಯೇಶುಖ್ರಿಷ್ಟಸ್ಯ ಪ್ರಭಾವಸ್ಯೋದಯಂ ಪ್ರತೀಕ್ಷಾಮಹೇ | 14 ಯತಃ ಸ ಯಥಾಸ್ಮಾನ್ ಸರ್ವಸ್ಮಾದ್ ಅಧರ್ಮಾತ್ ಮೋಚಯಿತ್ವಾ ನಿಜಾಧಿಕಾರಸ್ವರೂಪಂ ಸತ್ಯಮ್ ಸೂತೃಕಮ್ ಏಕಂ ಪ್ರಜಾವಗಂ ಪಾವಯೇತ್ ತದರ್ಥಮ್ ಅಸ್ಮಾಕಂ ಕೃತೇ ಆತ್ಮದಾನಂ ಕೃತವಾನ್ | 15 ಏತಾನಿ ಭಾಷಸ್ಯ ಪೂರ್ಣಸಾಮರ್ಥ್ಯೇನ ಚಾದಿಶ ಪ್ರಬೋಧಯ ಚ, ಕೋಽಪಿ ತ್ವಾಂ ನಾವಮನ್ಯತಾಂ |

3 ತೇ ಯಥಾ ದೇಶಾಧಿಪಾನಾಂ ಶಾಸಕಾನಾಶ್ಚ ನಿಘ್ನಾ ಆಜ್ಞಾಗ್ರಾಹಿಣ್ಯ ಸರ್ವಸ್ಮೈ ಸತ್ಯಮ್ ಣೇ ಸುಸಜ್ಜಾಶ್ಚ ಭವೇಯುಃ 2 ಕಮಪಿ ನ ನಿನ್ದೇಯು ನಿರ್ಮಿದೋಧಿನಃ ಕ್ಷಾನ್ತಾಶ್ಚ ಭವೇಯುಃ ಸರ್ವಾನ್ ಪ್ರತಿ ಚ ಪೂರ್ಣಂ ಮೃದುತ್ವಂ ಪ್ರಕಾಶಯೇಯುಶ್ಚೇತಿ ತಾನ್ ಆದಿಶ | 3 ಯತಃ ಪೂರ್ವಂ ವಯಮಪಿ ನಿರ್ದೋಧಾ ಅನಾಜ್ಞಾಗ್ರಾಹಿಣೋ ಭಾನ್ತಾ ನಾನಾಭಿಲಾಷಾಣಾಂ ಸುಖಾನಾಶ್ಚ ದಾಸೇಯಾ ದುಷ್ಟತೇರ್ಷ್ಯಾಚಾರಿಣೋ ಘ್ನಿಣಿತಾಃ ಪರಸ್ಪರಂ ದ್ವೇಷಿಣಶ್ಚಾಭವಾಮಃ | 4 ಕಿನ್ತ್ವಸ್ಮಾಕಂ ತ್ರಾತುರೀಶ್ವರಸ್ಯ ಯಾ ದಯಾ ಮರ್ತ್ಯಾನಾಂ ಪ್ರತಿ ಚ ಯಾ ಪ್ರೀತಿಸ್ಯಾಃ ಪ್ರಾಬುರ್ಭಾವೇ ಚಾತೇ 5 ವಯಮ್ ಆತ್ಮಕೃತೇಭ್ಯೋ ಧರ್ಮಕರ್ಮಭ್ಯಸ್ತನ್ನಪಿ ಕಿನ್ತು ತಸ್ಯ ಕೃಪಾತಃ ಪುನರ್ಜನ್ಮರೂಪೇಣ ಪ್ರಕ್ಷಾಲನೇನ ಪ್ರವಿತ್ರಸ್ಯಾತ್ಮನೋ ನೂತನೀಕರಣೇನ ಚ ತಸ್ಮಾತ್ ಪರಿತ್ರಾಣಾಂ ಪ್ರಾಪ್ತಾಃ 6 ಸ ಚಾಸ್ಮಾಕಂ ತ್ರಾತ್ರಾ ಯೇಶುಖ್ರಿಷ್ಟೇನಾಸ್ಯದೃಪರಿ ತಮ್ ಆತ್ಮಾನಂ ಪ್ರಚುರತ್ವೇನ ವ್ಯಷ್ಟವಾನ್ | 7 ಇತ್ಥಂ ವಯಂ ತಸ್ಮಾನುಗ್ರಹೇಣ ಸಪುಣ್ಣೀಭೂಯ ಪ್ರತ್ಯಾಶಯಾನನ್ಯಜೀವನಸ್ಯಾಧಿಕಾರಿಣೋ ಜಾತಾಃ | (aiṛṇios g166) 8

ವಾಕ್ಯಮೇತದ್ ವಿಶ್ವಸನೀಯಮ್ ಅತೋ ಹೇತೋರೀಶ್ವರೇ ಯೇ
 ವಿಶ್ವಸಿತವನ್ತಸ್ಯೇ ಯಥಾ ಸತ್ಯಮ್‌ಘ್ನುನುತಿಷ್ಠೇಯುಸ್ತಥಾ ತಾನ್ ದ್ಯುಢಮ್
 ಅಜ್ಞಾಪಯೇತಿ ಮಮಾಭಿಮತಂ | ತಾನ್ಯೇವೋತ್ತಮಾನಿ ಮಾನವೇಭ್ಯಃ
 ಫಲದಾನಿ ಚ ಭವನ್ತಿ | 9 ಮೂಢೇಭ್ಯಃ ಪ್ರಶ್ನವಂಶಾವಲಿವಿದೇಭ್ಯೋ
 ವ್ಯವಸ್ಥಾಯಾ ವಿತಣ್ಣಾಭ್ಯಶ್ಚ ನಿವರ್ತಸ್ವ ಯತಸ್ತಾ ನಿಷ್ಫಲಾ ಅನರ್ಥಕಾಶ್ಚ
 ಭವನ್ತಿ | 10 ಯೋ ಜನೋ ಬಿಭಿತ್ಸುಸ್ತಮ್ ಏಕವಾರಂ ದ್ವಿವ್ಯಾ ಪ್ರಬೋಧ್ಯ
 ದೂರೀಕುರು, 11 ಯತಸ್ತಾದ್ಯಶೋ ಜನೋ ವಿಪಥಗಾಮೀ ಪಾಪಿಷ್ಠ
 ಆತ್ಮದೋಷಕಶ್ಚ ಭವತೀತಿ ತ್ವಯಾ ಜ್ಞಾಯತಾಂ | 12 ಯದಾಹಮ್
 ಆರ್ತ್ರಿಮಾಂ ತುಖಿಕಂ ವಾ ತವ ಸಮೀಪಂ ಪ್ರೇಷಯಿಷ್ಯಾಮಿ ತದಾ ತ್ವಂ
 ನೀಕಪಲೌ ಮಮ ಸಮೀಪಮ್ ಆಗನ್ತುಂ ಯತಸ್ವ ಯತಸ್ತತ್ಪ್ರಿವಾಹಂ
 ಶೀತಕಾಲಂ ಯಾಪಯಿತುಂ ಮತಿಮ್ ಅಕಾರ್ಷಂ | 13 ವ್ಯವಸ್ಥಾಪಕಃ
 ಸೀನಾ ಅಪಲ್ಲಶ್ಚೈತಯೋಃ ಕಸ್ಯಾಪ್ಯಭಾವೋ ಯನ್ನ ಭವೇತ್ ತದರ್ಥಂ
 ತೌ ಯತ್ನೇನ ತ್ವಯಾ ವಿಸೃಜ್ಯೇತಾಂ | 14 ಅಪರಮ್ ಅಸ್ಮದೀಯಲೋಕಾ
 ಯನ್ನಿಷ್ಠಲಾ ನ ಭವೇಯುಸ್ತದರ್ಥಂ ಪ್ರಯೋಜನೀಯೋಪಕಾರಾಯಾ
 ಸತ್ಯಮ್‌ಘ್ನುನುಷ್ಠಾತುಂ ಶಿಕ್ಷನ್ತಾಂ | 15 ಮಮ ಸಜ್ಜಿನಃ ಸವ್ವೇ ತ್ವಾಂ
 ನಮಸ್ಕುರ್ವತೇ | ಯೇ ವಿಶ್ವಾಸಾದ್ ಅಸ್ಮಾಸು ಪ್ರೀಯಂತೇ ತಾನ್ ನಮಸ್ಕುರುಃ
 ಸರ್ವೇಷು ಯುಷ್ಮಾಸ್ತನುಗ್ರಹೋ ಭೂಯಾತ್ | ಆಮೇನ್ |

ಫಿಲೋಮೋನಃ

ದೀಮಾ ಲೂಕಶ್ಚ ತ್ವಾಂ ನಮಸ್ಕಾರಂ ವೇದಯನ್ತಿ | 25 ಅಸ್ತಾಕಂ ಪ್ರಭೋ ಯೀಶುಖ್ರೀಷ್ಟಸ್ತಾನುಗ್ರಹೋ ಯುಷ್ಮಾಕಮ್ ಆತ್ಮನಾ ಸಹ ಭೂಯಾತ್ | ಆಮೇನ್ |

1 ಖ್ರೀಷ್ಟಸ್ಯ ಯೀಶೋ ಬರ್ನಿದಾಸಃ ಪೌಲಸ್ತೀಥಿಯನಾಮಾ ಭ್ರಾತಾ ಚ ಪ್ರಿಯಂ ಸಹಕಾರಿಣಂ ಫಿಲೋಮೋನಂ 2 ಪ್ರಿಯಾಮ್ ಆಪ್ತಿಯಾಂ ಸಹಸೇನಾಮ್ ಆಖಿಪ್ಪಂ ಫಿಲೋಮೋನಸ್ಯ ಗೃಹೇ ಸ್ಥಿತಾಂ ಸಮಿತಿಷ್ಣು ಪ್ರತಿ ಪತ್ರಂ ಲಿಖತಃ | 3 ಅಸ್ತಾಕಂ ತಾತ ಈಶ್ವರಃ ಪ್ರಭು ಯೀಶುಖ್ರೀಷ್ಟಶ್ಚ ಯುಷ್ಮಾನ್ ಪ್ರತಿ ಶಾನ್ತಿಮ್ ಅನುಗ್ರಹಣ್ಣು ಕ್ರಿಯಾಸ್ತಾಂ | 4 ಪ್ರಭುಂ ಯೀಶುಂ ಪ್ರತಿ ಸರ್ವ್ವಾನ್ ಪವಿತ್ರಲೋಕಾನ್ ಪ್ರತಿ ಚ ತವ ಪ್ರೇಮವಿಶ್ವಾಸಯೋ ವ್ಯರ್ಥಾನ್ತಂ ನಿಶಮ್ಯಾಹಂ 5 ಪ್ರಾರ್ಥನಾಸಮಯೇ ತವ ನಾಮೋಚ್ಚಾರಯನ್ ನಿರನ್ತರಂ ಮಮೇಶ್ವರಂ ಧನ್ಯಂ ವದಾಮಿ | 6 ಅಸ್ತಾಸು ಯದ್ಯತ್ ಸೌಜನ್ಯಂ ವಿದ್ಯತೇ ತತ್ ಸರ್ವ್ವಂ ಖ್ರೀಷ್ಟಂ ಯೀಶುಂ ಯತ್ ಪ್ರತಿ ಭವತೀತಿ ಜ್ಞಾನಾಯ ತವ ವಿಶ್ವಾಸಮೂಲಿಕಾ ದಾನಶೀಲತಾ ಯತ್ ಸಫಲಾ ಭವೇತ್ ತದಹಮ್ ಇಚ್ಛಾಮಿ | 7 ಹೇ ಭ್ರಾತಃ, ತ್ವಯಾ ಪವಿತ್ರಲೋಕಾನಾಂ ಪಾಣ ಆಪ್ಪಾಯಿತಾ ಅಭವನ್ ಏತಸ್ಮಾತ್ ತವ ಪ್ರೇಮ್ಯಾಸ್ತಾಕಂ ಮಹಾನ್ ಆನನ್ಯಃ ಸಾನ್ವನಾ ಚ ಜಾತಃ | 8 ತ್ವಯಾ ಯತ್ ಕರ್ತೃವ್ಯಂ ತತ್ ತ್ವಾಮ್ ಆಜ್ಞಾಪಯಿತುಂ ಯದ್ಯಪ್ಯಹಂ ಖ್ರೀಷ್ಟೇನಾತೀವೋತ್ಸುಕೋ ಭವೇಯಂ ತಥಾಪಿ ವೃದ್ಧ 9 ಇದಾನೀಂ ಯೀಶುಖ್ರೀಷ್ಟಸ್ಯ ಬನ್ದಿದಾಸಶ್ಚೈವಮ್ಯೂತೋ ಯಃ ಪೌಲಃ ಸೋಽಹಂ ತ್ವಾಂ ವಿನೇತುಂ ವರಂ ಮನ್ಯೇ | 10 ಅತಃ ಶೃಜ್ಜಲಬದ್ಧೋಽಹಂ ಯಮಜನಯಂ ತಂ ಮದೀಯತನಯಮ್ ಓನೀಷಿಮಮ್ ಅಥಿ ತ್ವಾಂ ವಿನಯೇ | 11 ಸ ಪೂರ್ವಂ ತವಾನುಪಕಾರಕ ಆಸೀತ್ ಕಿನ್ವಿದಾನೀಂ ತವ ಮಮ ಚೋಪಕಾರೀ ಭವತಿ | 12 ತಮೇವಾಹಂ ತವ ಸಮೀಪಂ ಪ್ರೇಷಯಾಮಿ, ಅತೋ ಮದೀಯಪ್ರಾಣಸ್ವರೂಪಃ ಸ ತ್ವಯಾನುಗೃಹ್ಯತಾಂ | 13 ಸುಸಂವಾದಸ್ಯ ಕೃತೇ ಶೃಜ್ಜಲಬದ್ಧೋಽಹಂ ಪರಿಚಾರಕಮಿವ ತಂ ಸ್ಪಸನ್ನಿಧೌ ವರ್ತಯಿತುಮ್ ಐಚ್ಛಂ | 14 ಕಿನ್ತು ತವ ಸೌಜನ್ಯಂ ಯದ್ ಬಲೇನ ನ ಭೂತ್ವಾ ಸ್ತೇಚ್ಛಾಯಾಃ ಫಲಂ ಭವೇತ್ ತದರ್ಥಂ ತವ ಸಮ್ಮತಿಂ ವಿನಾ ಕಿಮಪಿ ಕರ್ತೃವ್ಯಂ ನಾಮನ್ಯೇ | 15 ಕೋ ಜಾನಾತಿ ಕ್ಷಣಕಾಲಾರ್ಥಂ ತ್ವತ್ಸಸ್ಯ ವಿಚ್ಛೇದೋಽಭವದ್ ಏತಸ್ಮಾಯಮ್ ಅಭಿಪ್ರಾಯೋ ಯತ್ ತ್ವಮ್ ಅನನ್ತಕಾಲಾರ್ಥಂ ತಂ ಲಪ್ಸ್ಯಸೇ (aiōnios g166) 16 ಪುನ ದಾರ್ಸಮಿವ ಲಪ್ಸ್ಯಸೇ ತನ್ನಹಿ ಕಿನ್ತು ದಾಸಾತ್ ಶ್ರೇಷ್ಠಂ ಮಮ ಪ್ರಿಯಂ ತವ ಚ ಶಾರೀರಿಕಸಮ್ಯನ್ಯಾತ್ ಪ್ರಭುಸಮ್ಯನ್ಯಾಚ್ಚ ತತೋಽಧಿಕಂ ಪ್ರಿಯಂ ಭ್ರಾತರಮಿವ | 17 ಅತೋ ಹೇತೋ ಯದಿ ಮಾಂ ಸಹಭಾಗಿಂ ಜಾನಾಸಿ ತರ್ಹಿ ಮಾಮಿವ ತಮನುಗೃಹಾಣ | 18 ತೇನ ಯದಿ ತವ ಕಿಮಪ್ಯಪರಾದ್ಧಂ ತುಭ್ಯಂ ಕಿಮಪಿ ಧಾರ್ಯತೇ ವಾ ತರ್ಹಿ ತತ್ ಮಮೇತಿ ವಿದಿತ್ವಾಗಣಯ | 19 ಅಹಂ ತತ್ ಪರಿಶೋತ್ಸ್ಯಾಮಿ, ಏತತ್ ಪೌಲೋಽಹಂ ಸ್ವಹಸ್ತೇನ ಲಿಖಾಮಿ, ಯತಸ್ತ್ವಂ ಸ್ವಪ್ರಾಣಾನ್ ಅಪಿ ಮಹ್ಯಂ ಧಾರಯಸಿ ತದ್ ವಕ್ತುಂ ನೇಚ್ಛಾಮಿ | 20 ಭೋ ಭ್ರಾತಃ, ಪ್ರಭೋಃ ಕೃತೇ ಮಮ ವಾಇಶ್ಯಂ ಪೂರಯ ಖ್ರೀಷ್ಟಸ್ಯ ಕೃತೇ ಮಮ ಪ್ರಾಣಾನ್ ಆಪ್ಪಾಯಯ | 21 ತವಾಜ್ಞಾಗ್ರಾಹಿತ್ವೇ ವಿಶ್ವಸ್ಯ ಮಯಾ ಏತತ್ ಲಿಖ್ಯತೇ ಮಯಾ ಯದುಚ್ಯತೇ ತತೋಽಧಿಕಂ ತ್ವಯಾ ಕಾರಿಷ್ಯತ ಇತಿ ಜಾನಾಮಿ | 22 ತತ್ಕರಣಸಮಯೇ ಮದರ್ಥಮಪಿ ವಾಸಗೃಹಂ ತ್ವಯಾ ಸಜ್ಜೀಕ್ರಿಯತಾಂ ಯತೋ ಯುಷ್ಮಾಕಂ ಪ್ರಾರ್ಥನಾನಾಂ ಫಲರೂಪೋ ವರ ಇವಾಹಂ ಯುಷ್ಮಾಚ್ಯಂ ದಾಯಿಷ್ಯೇ ಮಮೇತಿ ಪ್ರತ್ಯಾಶಾ ಜಾಯತೇ | 23 ಖ್ರೀಷ್ಟಸ್ಯ ಯೀಶಾಃ ಕೃತೇ ಮಯಾ ಸಹ ಬನ್ದಿರಿಪಾಫ್ರಾ 24 ಮಮ ಸಹಕಾರಿಣೋ ಮಾರ್ಕ ಆರಿಷ್ಟಾಖೋಽ

ಇಬ್ಬಿಣ:

1 ಪುರಾ ಯ ಈಶ್ವರೋ ಭವಿಷ್ಯದ್ವಾಭಿಃ ಪಿತೃಲೋಕೇಭ್ಯೋ ನಾನಾಸಮಯೇ ನಾನಾಪ್ರಕಾರಂ ಕಥಿತವಾನ್ | **2** ಸ ಏತಸ್ಮಿನ್ ಶೇಷಕಾಲೇ ನಿಜಪುತ್ರೇಹಾಸೃಚ್ಚಂ ಕಥಿತವಾನ್ | ಸ ತಂ ಪುತ್ರಂ ಸರ್ವಾಧಿಕಾರಿಣಂ ಕೃತವಾನ್ ತೇನೈವ ಚ ಸರ್ವಜಗ್ನಿ ಸ್ತುಷ್ಠವಾನ್ | (aiṛṇ g165) **3** ಸ ಪುತ್ರಸ್ಯ ಪ್ರಭಾವಸ್ಯ ಪ್ರತಿವಿಮೃತ್ಯಸ್ಯ ತತ್ತಸ್ಯ ಮೂರ್ತಿಶ್ಚಾಸ್ತಿ ಸ್ತ್ರೀಯಶಕ್ತಿವಾಕ್ಯೇನ ಸರ್ವಂ ಧತ್ತೇ ಚ ಸ್ವಪ್ರಾಣೈರಸ್ಮಾಕಂ ಪಾಪಮಾಜ್ಞನಂ ಕೃತ್ವಾ ಊರ್ಧ್ವಾಸ್ಥಾನೇ ಮಹಾಮಹಿಮೋ ದಕ್ಷಿಣಪಾರ್ಶ್ವೇ ಸಮುಪವಿಷ್ಠವಾನ್ | **4** ದಿವ್ಯದೂತಗಣಾನ್ ಯಥಾ ಸ ವಿಶಿಷ್ಟನಾಮೋಽಧಿಕಾರೀ ಜಾತಸ್ತಥಾ ತೇಭ್ಯೋಽಪಿ ಶ್ರೇಷ್ಠೋ ಜಾತಃ | **5** ಯತೋ ದೂತಾನಾಂ ಮಧ್ಯೇ ಕದಾಚಿದೀಶ್ವರೇಣೇದಂ ಕ ಉಕ್ತಃ? ಯಥಾ, "ಮದೀಯತನಯೋಽಸಿ ತ್ವಮ್ ಅದ್ಯೈವ ಜನಿತೋ ಮಯಾ | " ಪುನಶ್ಚ "ಅಹಂ ತಸ್ಯ ಪಿತಾ ಭವಿಷ್ಯಾಮಿ ಸ ಚ ಮಮ ಪುತ್ರೋ ಭವಿಷ್ಯತಿ | " **6** ಅಪರಂ ಜಗತಿ ಸ್ವಕೀಯಾದ್ವಿಶೇಯಪುತ್ರಸ್ಯ ಪುನರಾನಯನಕಾಲೇ ತೇನೋಕ್ತಂ, ಯಥಾ, "ಈಶ್ವರಸ್ಯ ಸಕಲ್ಯೋ ದೂರ್ವೇಷ ಏವ ಪ್ರಣಮ್ಯತಾಂ | " **7** ದೂತಾನ್ ಅಧಿ ತೇನೇದಮ್ ಉಕ್ತಂ, ಯಥಾ, "ಸ ಕರೋತಿ ನಿಜಾನ್ ದೂತಾನ್ ಗನ್ತವಾಹಸ್ವರೂಪಕಾನ್ | ವಕ್ಶಿಸಿಖಾಸ್ವರೂಪಾಂಶ್ಚ ಕರೋತಿ ನಿಜಸೇವಕಾನ್ | " **8** ಕಿನ್ನು ಪುತ್ರಮದ್ವಿಶ್ಯ ತೇನೋಕ್ತಂ, ಯಥಾ, "ಹೇ ಈಶ್ವರ ಸದಾ ಸ್ಥಾಯಿ ತವ ಸಿಂಹಾಸನಂ ಭವೇತ್ | ಯಾಥಾರ್ಥಸ್ಯ ಭವೇದ್ಗಣೋ ರಾಜದಣ್ಣಸ್ವ ದೀಯಕಃ | (aiṛṇ g165) **9** ಪುಣ್ಯೇ ಪ್ರೇಮ ಕರೋತಿ ತ್ವಂ ಕಿಚ್ಛಾಧರ್ಮಮ್ ಋತೀಯಸೇ | ತಸ್ಮಾದ್ ಯ ಈಶ ಈಶಸ್ಯೇ ಸ ತೇ ಮಿತ್ರಗಣಾದಪಿ | ಅಧಿಕಾಹ್ಲಾದತೈಲೇನ ಸೇಚನಂ ಕೃತವಾನ್ ತವ | | " **10** ಪುನಶ್ಚ, ಯಥಾ, "ಹೇ ಪ್ರಭೋ ಪೃಥಿವೀಮೂಲಮ್ ಆದೌ ಸಂಸ್ಥಾಪಿತಂ ತ್ವಯಾ | ತಥಾ ತ್ವದೀಯಹಸ್ತೇನ ಕೃತಂ ಗಗನಮಣ್ಣಲಂ | **11** ಇಮೇ ವಿನಂಕ್ಷ್ಯತಸ್ತನ್ತು ನಿತ್ಯಮೇವಾವತಿಷ್ಠಸೇ | ಇದನ್ನು ಸಕಲಂ ವಿಶ್ವಂ ಸಂಜರಿಷ್ಯತಿ ವಸ್ತುವತ್ | **12** ಸಜ್ಜೋಚಿತಂ ತ್ವಯಾ ತತ್ತು ವಸ್ತುವತ್ ಪರಿವತ್ಸ್ಯತೇ | ತ್ವನ್ನು ನಿತ್ಯಂ ಸ ಏವಾಸೀ ನಿರನ್ತಸ್ತವ ವತ್ಸರಾಃ | | " **13** ಅಪರಂ ದೂತಾನಾಂ ಮಧ್ಯೇ ಕಃ ಕದಾಚಿದೀಶ್ವರೇಣೇದಮುಕ್ತಃ? ಯಥಾ, "ತವಾರೀನ್ ಪಾದಪೀಠಂ ತೇ ಯಾವನ್ನಹಿ ಕರೋಮ್ಯಹಂ | ಮಮ ದಕ್ಷಿಣದಿಗ್ಭಾಗೇ ತಾವತ್ ತ್ವಂ ಸಮುಪಾವಿಶ | | " **14** ಯೇ ಪರಿತ್ರಾಣಸ್ವಾಧಿಕಾರಿಣೋ ಭವಿಷ್ಯಂತಿ ತೇಷಾಂ ಪರಿಚರ್ಯಾರ್ಥಂ ಪ್ರೇಷ್ಯಮಾಹಾಃ ಸೇವನಕಾರಿಣ ಅತ್ಮಾನಃ ಕಿಂ ತೇ ಸರ್ವೇಽ ದೂತಾ ನಹಿ?

2 ಅತೋ ವಯಂ ಯದ್ ಭ್ರಮಸ್ಯೋತಸಾ ನಾಪನೀಯಾಮಹೇ ತದರ್ಥಮಸ್ಯಾಭಿ ಯದ್ಧದ್ ಅಶ್ರಾವಿ ತಸ್ಮಿನ್ ಮನಾಂನಿ ಸಿದ್ಧಾತವ್ಯಾನಿ | **2** ಯತೋ ಹೇತೋ ದೂತೈಃ ಕಥಿತಂ ವಾಕ್ಯಂ ಯದ್ಯಮೋಘಮ್ ಅಭವದ್ ಯದಿ ಚ ತಲ್ಲಜ್ಜನಕಾರಿಣೇ ತಸ್ಯಾಗ್ರಾಹಕಾಯ ಚ ಸರ್ವಸ್ಮೈ ಸಮುಚಿತಂ ದಣ್ಣಮ್ ಅದೀಯತ, **3** ತರ್ಹಸ್ಯಾಭಿ ಸ್ವಾದ್ಯಶಂ ಮಹಾಪರಿತ್ರಾಣಮ್ ಅವಜ್ಞಾಯ ಕಥಂ ರಕ್ಷಾ ಪ್ರಾಪ್ಯತೇ, ಯತ್ ಪ್ರಥಮತಃ ಪ್ರಭುನಾ ಪ್ರೋಕ್ತಂ ತತೋಽಸ್ಥಾನಂ ಯಾವತ್ ತಸ್ಯ ಶ್ರೋತೃಭಿಃ ಸ್ಥಿರೀಕೃತಂ, **4** ಅಪರಂ ಲಕ್ಷಣೈರದ್ಭುತಕರ್ಮಭಿ ವಿವಿಧಶಕ್ತಿಪ್ರಕಾಶೇನ ನಿಜೇಚ್ಛಾತಃ

ಪವಿತ್ರಸ್ಯಾತ್ಮನೋ ವಿಭಾಗೇನ ಚ ಯದ್ ಈಶ್ವರೇಣ ಪ್ರಮಾಣೀಕೃತಮ್ ಅಭೂತ್ | **5** ವಯಂ ತು ಯಸ್ಯ ಭಾವಿರಾಜ್ಯಸ್ಯ ಕಥಾಂ ಕಥಯಾಮಃ, ತತ್ ತೇನ್ ದಿವ್ಯದೂತಾನಾಮ್ ಅಧೀನೀಕೃತಮಿತಿ ನಹಿ | **6** ಕಿನ್ನು ಕುತ್ರಾಪಿ ಕಶ್ಚಿತ್ ಪ್ರಮಾಣಮ್ ಈದೃಶಂ ದತ್ತವಾನ್, ಯಥಾ, "ಕಿಂ ವಸ್ತು ಮಾನವೋ ಯತ್ ಸ ನಿತ್ಯಂ ಸಂಸ್ಕರ್ಯತೇ ತ್ವಯಾ | ಕಿಂ ವಾ ಮಾನವಸನ್ನಾನೋ ಯತ್ ಸ ಆಲೋಚ್ಯತೇ ತ್ವಯಾ | **7** ದಿವ್ಯದೂತಗಣೇಭ್ಯಃ ಸ ಕಿಚ್ಛೇ ನ್ಯೂನಃ ಕೃತಸ್ತ್ವಯಾ | ತೇಜೋಗೌರವರೂಪೇಣ ಕಿರೀಟೇನ ವಿಭೂಷಿತಃ | ಸ್ತುಷ್ಠಂ ಯತ್ ತೇ ಕರಾಭ್ಯಾಂ ಸ ತತ್ಪ್ರಭುತ್ವೇ ನಿಯೋಜಿತಃ | **8** ಚರಣಾಧಶ್ಚ ತಸ್ಯೈವ ತ್ವಯಾ ಸರ್ವಂ ವಶೀಕೃತಂ | | " ತೇನ ಸರ್ವಂ ಯಸ್ಯ ವಶೀಕೃತಂ ತಸ್ಯಾವಶೀಭೂತಂ ಕಿಮಪಿ ನಾವಶೇಷಿತಂ ಕಿನ್ವದ್ಧುನಾಪಿ ವಯಂ ಸರ್ವಾಣಿ ತಸ್ಯ ವಶೀಭೂತಾನಿ ನ ಪಶ್ಯಾಮಃ | **9** ತಥಾಪಿ ದಿವ್ಯದೂತಗಣೇಭ್ಯೋ ಯಃ ಕಿಚ್ಛೇನ್ ನ್ಯೂನೀಕೃತೋಽಭವತ್ ತಂ ಯೇಶುಂ ಮೃತ್ಯುಭೋಗಹೇತೋಽಸೇಜೋಗೌರವರೂಪೇಣ ಕಿರೀಟೇನ ವಿಭೂಷಿತಂ ಪಶ್ಯಾಮಃ, ಯತ ಈಶ್ವರಸ್ಯಾನುಗ್ರಹಾತ್ ಸ ಸರ್ವೇಽಷಾಂ ಕೃತೇ ಮೃತ್ಯುಮ್ ಅಸ್ತದತ | **10** ಅಪರಶ್ಚ ಯಸ್ಮೈ ಯೇನ ಚ ಕೃತ್ವಂ ವಸ್ತು ಸ್ತುಷ್ಠಂ ವಿದ್ಯತೇ ಬಹುಸನ್ನಾನಾಂ ವಿಭವಾಯಾನಯನಕಾಲೇ ತೇಷಾಂ ಪರಿತ್ರಾಣಾಗ್ರಸರಸ್ಯ ದುಃಖಭೋಗೇನ ಸಿದ್ಧೀಕರಣಮಪಿ ತಸ್ಯೋಪಯುಕ್ತಮ್ ಅಭವತ್ | **11** ಯತಃ ಪಾವಕಃ ಪೂಯಮಾನಾಶ್ಚ ಸರ್ವೇಽ ಏಕಸ್ಮಾದೇವೋತ್ಪನ್ನಾ ಭವನ್ತಿ, ಇತಿ ಹೇತೋಃ ಸ ತಾನ್ ಭ್ರಾತೃನ್ ವದಿತುಂ ನ ಲಜ್ಜತೇ | **12** ತೇನ ಸ ಉಕ್ತವಾನ್, ಯಥಾ, "ದ್ಯೋತಯಿಷ್ಯಾಮಿ ತೇ ನಾಮ ಭ್ರಾತೃಣಾಂ ಮಧ್ಯತೋ ಮಮ | ಪರನ್ನು ಸಮಿತೇ ಮಧ್ಯೇ ಕರಿಷ್ಯೇ ತೇ ಪ್ರಶಂಸನಂ | | " **13** ಪುನರಪಿ, ಯಥಾ, "ತಸ್ಮಿನ್ ವಿಶ್ವಸ್ಯ ಸ್ಥಾತಾಹಂ | " ಪುನರಪಿ, ಯಥಾ, "ಪಶ್ಯಾಹಮ್ ಅಪತ್ಮಾನಾಂ ಚ ದತ್ತಾನಿ ಮಹ್ಯಮ್ ಈಶ್ವರಾತ್ | " **14** ತೇಷಾಮ್ ಅಪತ್ಮಾನಾಂ ರುಧಿರಪಲವಿಶಿಷ್ಟತ್ವಾತ್ ಸೋಽಪಿ ತದ್ವತ್ ತದ್ವಿಶಿಷ್ಟೋಽಭೂತ್ ತಸ್ಯಾಭಿಪ್ರಾಯೋಽಯಂ ಯತ್ ಸ ಮೃತ್ಯುಬಲಾಧಿಕಾರಿಣಂ ಶಯತಾನಂ ಮೃತ್ಯುನಾ ಬಲಹೀನಂ ಕುರ್ಯಾತ್ | **15** ಯೇ ಚ ಮೃತ್ಯುಭಯಾದ್ ಯಾವಜ್ಜೀವನಂ ದಾಸತ್ವಸ್ಯ ನಿಷ್ಠಾ ಆಸನ್ ತಾನ್ ಉದ್ಧಾರಯೇತ್ | **16** ಸ ದೂತಾನಾಮ್ ಉಪಕಾರೀ ನ ಭವತಿ ಕಿನ್ವಿಬ್ರಾಹೀಮೋ ವಂಶಸ್ಯೈವೋಪಕಾರೀ ಭವತಿ | **17** ಅತೋ ಹೇತೋಃ ಸ ಯಥಾ ಕೃಪಾವಾನ್ ಪ್ರಜಾನಾಂ ಪಾಪಶೋಧನಾರ್ಥಮ್ ಈಶ್ವರೋದ್ದೇಶ್ಯವಿಷಯೇ ವಿಶ್ವಾಸ್ಯೋ ಮಹಾಯಾಜಕೋ ಭವೇತ್ ತದರ್ಥಂ ಸರ್ವವಿಷಯೇ ಸ್ವಭ್ರಾತೃಣಾಂ ಸದೃಶೀಭವನಂ ತಸ್ಯೋಚಿತಮ್ ಆಸೀತ್ | **18** ಯತಃ ಸ ಸ್ವಯಂ ಪರಿಕ್ಷಾಂ ಗತ್ವಾ ಯಂ ದುಃಖಭೋಗಮ್ ಅವಗತಸೇನ ಪರಿಕ್ಷಾಕ್ರಾಂತಾನ್ ಉಪಕರ್ತುಂ ಶಕ್ನೋತಿ |

3 ಹೇ ಸ್ವಗೀಯಸ್ಯಾಹ್ಲಾನಸ್ಯ ಸಹಭಾಗಿನಃ ಪವಿತ್ರಭ್ರಾತರಃ, ಅಸ್ಮಾಕಂ ಧರ್ಮಪ್ರತಿಜ್ಞಾಯಾ ದೂತೋಽಗ್ರಸರಶ್ಚ ಯೋ ಯೇಶುಸ್ತಮ್ ಆಲೋಚ್ಯದ್ಧಂ | **2** ಮೂಸಾ ಯದ್ವತ್ ತಸ್ಯ ಸರ್ವಪರಿವಾರಮಧ್ಯೇ ವಿಶ್ವಾಸ್ಯ ಆಸೀತ್, ತದ್ವತ್ ಅಯಮಪಿ ಸ್ವನಿಯೋಜಕಸ್ಯ ಸಮೀಪೇ ವಿಶ್ವಾಸ್ಯೋ ಭವತಿ | **3** ಪರಿವಾರಾಚ್ಚ ಯದ್ವತ್ ತತ್ಪ್ರಾಪಯಿತುರಧಿಕಂ ಗೌರವಂ ಭವತಿ ತದ್ವತ್ ಮೂಸಸೋಽಯಂ ಬಹುತರಗೌರವಸ್ಯ ಯೋಗ್ಯೋ ಭವತಿ | **4** ಏಕೈಕಸ್ಯ ನಿವೇಶನಸ್ಯ ಪರಿಜನಾನಾಂ ಸ್ಥಾಪಯಿತಾ ಕಶ್ಚಿದ್ ವಿದ್ಯತೇ ಯಶ್ಚ ಸರ್ವಸ್ಯಾಪಯಿತಾ ಸ ಈಶ್ವರ ಏವ | **5** ಮೂಸಾಶ್ಚ ವಕ್ರಮಾಹಾನಾಂ ಸಾಕ್ಷೀ

ಭೃತ್ಯ ಇವ ತಸ್ಯ ಸರ್ವಪರಿಜನಮಧ್ಯೇ ವಿಶ್ವಾಸೋಽಭವತ್ ಕಿನ್ತು ಖ್ರೀಷ್ಣಸ್ಯ ಸ್ಯ ಪರಿಜನಾನಾಮದ್ಯಕ್ಷ ಇವ | 6 ವಯಂ ತು ಯದಿ ವಿಶ್ವಾಸಸ್ಯೋತ್ಸಾಹಂ ಶ್ವಾಘನಾನ್ ಶೇಷಂ ಯಾವದ್ ಧಾರಯಾಮಸ್ತರ್ಹಿ ತಸ್ಯ ಪರಿಜನಾ ಭವಾಮಃ | 7 ಅತೋ ಹೇತೋಃ ಪವಿತ್ರೇಣಾತ್ಮನಾ ಯದ್ವತ್ ಕಥಿತಂ, ತದ್ವತ್, "ಅದ್ಯ ಯೂಯಂ ಕಥಾಂ ತಸ್ಯ ಯದಿ ಸಂಶ್ರೋತುಮಿಚ್ಛಥ | 8 ತರ್ಹಿ ಪುರಾ ಪರೀಕ್ಷಾಯಾ ದಿನೇ ಪ್ರಾನ್ತರಮದ್ಯತಃ | ಮದಾಜ್ಞಾನಿಗ್ರಹಸ್ಥಾನೇ ಯುಷ್ಣಾಭಿಸ್ತು ಕೃತಂ ಯಥಾ | ತಥಾ ಮಾ ಕುರುತೇದಾನೀಂ ಕರಿನಾನಿ ಮನಾಂಸಿ ವಃ | 9 ಯುಷ್ಣಾಕಂ ಪಿತರಸ್ತತ್ರ ಮತ್ತರೀಕ್ಷಾಮ್ ಅಕುರ್ವತ | ಕುರ್ವದ್ಧಿ ಮೇಽನುಸನ್ಥಾನಂ ತೈರದ್ಯಶ್ಚನ್ನ ಮತ್ತಿಯಾಃ | ಚತ್ವಾರಿಂಶತ್ಸಮಾ ಯಾವತ್ ಕ್ರುದ್ಧಾಹನ್ನು ತದನ್ವಯೇ | 10 ಅವಾದಿಷಮ್ ಇಮೇ ಲೋಕಾ ಭ್ರಾನ್ತಾನಃಕರಣಾಃ ಸದಾ | ಮಾಮಕೀನಾನಿ ವತ್ಸಾನಿ ಪರಿಜಾನನ್ನಿ ನೋ ಇಮೇ | 11 ಇತಿ ಹೇತೋರಹಂ ಕೋಪಾತ್ ಶಪಥಂ ಕೃತವಾನ್ ಇಮಂ | ಪ್ರೇವೇಕ್ಷತೇ ಜನ್ಯೇರೈತ್ಯೇ ನಫ ವಿಶ್ರಾಮಸ್ಥಲಂ ಮಮ | | 12 ಹೇ ಭ್ರಾತರಃ ಸಾವಧಾನಾ ಭವತ, ಅಮರೇಶ್ವರಾತ್ ನಿವರ್ತಕೋ ಯೋಽವಿಶ್ವಾಸಸ್ಯದ್ಯುಕ್ತಂ ದುಷ್ಟಾನಃಕರಣಂ ಯುಷ್ಣಾಕಂ ಕಸ್ಯಾಪಿ ನ ಭವತು | 13 ಕಿನ್ತು ಯಾವದ್ ಅಧ್ಯನಾಮಾ ಸಮಯೋ ವಿದ್ಯತೇ ತಾವದ್ ಯುಷ್ಣನ್ಯದ್ಯೇ ಕೋಽಪಿ ಪಾಪಸ್ಯ ವಜ್ಞನಯಾ ಯತ್ ಕರೋರೀಕೃತೋ ನ ಭವೇತ್ ತದರ್ಥಂ ಪ್ರತಿದಿನಂ ಪರಸ್ಪರಮ್ ಉಪದಿಶತ | 14 ಯತೋ ವಯಂ ಖ್ರೀಷ್ಣಸ್ಯಾಂಶಿನೋ ಜಾತಾಃ ಕಿನ್ತು ಪ್ರಥಮವಿಶ್ವಾಸಸ್ಯ ದೃಢತ್ವಮ್ ಅಸ್ಮಾಭಿಃ ಶೇಷಂ ಯಾವದ್ ಅಮೋಘಂ ಧಾರಯಿತವಂ | 15 ಅದ್ಯ ಯೂಯಂ ಕಥಾಂ ತಸ್ಯ ಯದಿ ಸಂಶ್ರೋತುಮಿಚ್ಛಥ, ತಹ್ಯಾಜ್ಞಾಲಜ್ಞನಸ್ಥಾನೇ ಯುಷ್ಣಾಭಿಸ್ತು ಕೃತಂ ಯಥಾ, ತಥಾ ಮಾ ಕುರುತೇದಾನೀಂ ಕರಿನಾನಿ ಮನಾಂಸಿ ವ ಇತಿ ತೇನ ಯದುಕ್ತಂ, 16 ತದನುಸಾರಾದ್ ಯೇ ಶ್ರುತ್ವಾ ತಸ್ಯ ಕಥಾಂ ನ ಗೃಹೀತವನ್ತಸ್ಯೇ ಕೇ? ಕಿಂ ಮೂಸಸಾ ಮಿಸರದೇಶಾದ್ ಆಗತಾಃ ಸರ್ವೇಽ ಲೋಕಾ ನಹಿ? 17 ಕೇಭ್ಯೋ ವಾ ಸ ಚತ್ವಾರಿಂಶದ್ವರ್ಷಾಣಿ ಯಾವದ್ ಅಕುದ್ಯತ್? ಪಾಪಂ ಕುರ್ವತಾಂ ಯೇಷಾಂ ಕುಣಪಾಃ ಪ್ರಾನ್ತರೇ ಽಪತನ್ ಕಿಂ ತೇಭ್ಯೋ ನಹಿ? 18 ಪ್ರವೇಕ್ಷತೇ ಜನ್ಯೇರೈತ್ಯೇ ನಫ ವಿಶ್ರಾಮಸ್ಥಲಂ ಮಮೇತಿ ಶಪಥಃ ಕೇಷಾಂ ವಿರುದ್ಧಂ ತೇನಾಕಾರಿ? ಕಿಮ್ ಅವಿಶ್ವಾಸಿನಾಂ ವಿರುದ್ಧಂ ನಹಿ? 19 ಅತಸ್ತೇ ತತ್ ಸ್ಥಾನಂ ಪ್ರವೇಷ್ಟುಮ್ ಅವಿಶ್ವಾಸಾತ್ ನಾಶಕೃವನ್ ಇತಿ ವಯಂ ವೀಕ್ಷಾಮಹೇ |

4 ಅಪರಂ ತದ್ವಿಶ್ರಾಮಪ್ರಾಪ್ತೇ ಪ್ರತಿಜ್ಞಾ ಯದಿ ತಿಷ್ಠತಿ ತರ್ಹ್ಯಸ್ಮಾಕಂ ಕಶ್ಚಿತ್ ಚೇತ್ ತಸ್ಯಾಃ ಫಲೇನ ವಚ್ಛತೋ ಭವೇತ್ ವಯಮ್ ಏತಸ್ಮಾದ್ ಬಿಭೀಮಃ | 2 ಯತೋ ಽಸ್ಮಾಕಂ ಸಮೀಪೇ ಯದ್ವತ್ ತದ್ವತ್ ತೇಷಾಂ ಸಮೀಪೇಽಪಿ ಸುಸಂವಾದಃ ಪ್ರಚಾರಿತೋ ಽಭವತ್ ಕಿನ್ತು ತೈಃ ಶ್ರುತಂ ವಾಕ್ಯಂ ತಾನ್ ಪ್ರತಿ ನಿಷ್ಠಲಮ್ ಅಭವತ್, ಯತಸ್ತೇ ಶ್ರೋತಾರೋ ವಿಶ್ವಾಸೇನ ಸಾದ್ಧಂ ತನ್ನಾಮಿಶ್ರಯನ್ | 3 ತದ್ ವಿಶ್ರಾಮಸ್ಥಾನಂ ವಿಶ್ವಾಸಿಭಿರಸ್ಮಾಭಿಃ ಪ್ರವಿಶ್ಯತೇ ಯತಸ್ತೇನೋಕ್ತಂ, "ಅಹಂ ಕೋಪಾತ್ ಶಪಥಂ ಕೃತವಾನ್ ಇಮಂ, ಪ್ರವೇಕ್ಷತೇ ಜನ್ಯೇರೈತ್ಯೇ ನಫ ವಿಶ್ರಾಮಸ್ಥಲಂ ಮಮ | " ಕಿನ್ತು ತಸ್ಯ ಕರ್ಮಾಣಿ ಜಗತಃ ಸೃಷ್ಟಿಕಾಲಾತ್ ಸಮಾಪ್ತಾನಿ ಸನ್ತಿ | 4 ಯತಃ ಕಸ್ಮಿಂಶ್ಚಿತ್ ಸ್ಥಾನೇ ಸಪ್ತಮಂ ದಿನಮದಿ ತೇನೇದಮ್ ಉಕ್ತಂ, ಯಥಾ, "ಈಶ್ವರಃ ಸಪ್ತಮೇ ದಿನೇ ಸ್ವಕೃತೇಭ್ಯಃ ಸರ್ವಕರ್ಮೈಭ್ಯೋ ವಿಶಶ್ರಾಮ | " 5 ಕಿನ್ತೇತಸ್ಮಿನ್ ಸ್ಥಾನೇ ಪುನಸ್ತೇನೋಚ್ಯತೇ, ಯಥಾ, "ಪ್ರವೇಕ್ಷತೇ

ಜನ್ಯೇರೈತ್ಯೇ ನಫ ವಿಶ್ರಾಮಸ್ಥಲಂ ಮಮ | " 6 ಫಲತಸ್ತತ್ ಸ್ಥಾನಂ ಕಶ್ಚಿತ್ ಪ್ರವೇಷ್ಟವ್ಯಂ ಕಿನ್ತು ಯೇ ಪುರಾ ಸುಸಂವಾದಂ ಶ್ರುತವನ್ತಸೈರವಿಶ್ವಾಸಾತ್ ತನ್ ಪ್ರವಿಷ್ಟಮ್, 7 ಇತಿ ಹೇತೋಃ ಸ ಪುನರದ್ಯನಾಮಕಂ ದಿನಂ ನಿರೂಪ್ಯ ದೀರ್ಘಕಾಲೇ ಗತೇಽಪಿ ಪೂರ್ವೋಕ್ತಾಂ ವಾಚಂ ದಾಯಾದಾ ಕಥಯತಿ, ಯಥಾ, "ಅದ್ಯ ಯೂಯಂ ಕಥಾಂ ತಸ್ಯ ಯದಿ ಸಂಶ್ರೋತುಮಿಚ್ಛಥ, ತರ್ಹಿ ಮಾ ಕುರುತೇದಾನೀಂ ಕರಿನಾನಿ ಮನಾಂಸಿ ವಃ | " 8 ಅಪರಂ ಯಿಹೋಶೂಯೋ ಯದಿ ತಾನ್ ವ್ಯಶ್ರಾಮಯಿಷ್ಯತ್ ತರ್ಹಿ ತತಃ ಪರಮ್ ಅಪರಸ್ಯ ದಿನಸ್ಯ ವಾಗ್ ಈಶ್ವರೇಣ ನಾಕಥಯಿಷ್ಯತ | 9 ಅತ ಈಶ್ವರಸ್ಯ ಪ್ರಜಾಭಿಃ ಕರ್ತವ್ಯ ಏಕೋ ವಿಶ್ರಾಮಸ್ತಿಷ್ಯತಿ | 10 ಅಪರಮ್ ಈಶ್ವರೋ ಯದ್ವತ್ ಸ್ವಕೃತಕರ್ಮೈಭ್ಯೋ ವಿಶಶ್ರಾಮ ತದ್ವತ್ ತಸ್ಯ ವಿಶ್ರಾಮಸ್ಥಾನಂ ಪ್ರವಿಷ್ಟೋ ಜನೋಽಪಿ ಸ್ವಕೃತಕರ್ಮೈಭ್ಯೋ ವಿಶ್ರಾಮತಿ | 11 ಅತೋ ವಯಂ ತದ್ ವಿಶ್ರಾಮಸ್ಥಾನಂ ಪ್ರವೇಷ್ಟುಂ ಯತಾಮಹ್ಯೈ, ತದವಿಶ್ರಾಸೋದಾಹರಣೇನ ಕೋಽಪಿ ನ ಪತತು | 12 ಈಶ್ವರಸ್ಯ ವಾದೋಽಮರಃ ಪ್ರಭಾವವಿಶಿಷ್ಟಶ್ಚ ಸರ್ವಸ್ಮಾದ್ ದ್ವಿಧಾರಬಿಣ್ಣದಪಿ ತೀಕ್ಷ್ಣ, ಅಪರಂ ಪ್ರಾಣಾತ್ಮನೋ ಗ್ರಸ್ಥಿಮಜ್ಜಯೋಶ್ಚ ಪರಿಭೇದಾಯ ವಿಚ್ಛೇದಕಾರೀ ಮನಸಶ್ಚ ಸಜ್ಜಲ್ನಾಮ್ ಅಭಿಪ್ರೇತಾನಾನ್ವಿ ವಿಚಾರಕಃ | 13 ಅಪರಂ ಯಸ್ಯ ಸಮೀಪೇ ಸ್ತ್ರೀಯಾ ಸ್ತ್ರೀಯಾ ಕಥಾಸ್ಮಾಭಿಃ ಕಥಯಿತವ್ಯಾ ತಸ್ಯಾಗೋಚರಃ ಕೋಽಪಿ ಪ್ರಾಣೋ ನಾಸ್ತಿ ತಸ್ಯ ದೃಷ್ಟೈ ಸರ್ವಮೇವಾನಾವೃತಂ ಪ್ರಕಾಶಿತಇಲ್ಲಾಸ್ತೇ | 14 ಅಪರಂ ಯ ಉಚ್ಚತಮಂ ಸ್ವರ್ಗಂ ಪ್ರವಿಷ್ಟ ಏತಾದೃಶ ಏಕೋ ವ್ಯಕ್ತಿರರ್ಥತ ಈಶ್ವರಸ್ಯ ಪುತ್ರೋ ಯೇಶುರಸ್ಮಾಕಂ ಮಹಾಯಾಜಕೋಽಸ್ಮಿ, ಅತೋ ಹೇತೋ ವಫಯಂ ಧರ್ಮಪ್ರತಿಜ್ಞಾಂ ದೃಢಮ್ ಆಲಮ್ಯಮಹ್ಯೈ | 15 ಅಸ್ಮಾಕಂ ಯೋ ಮಹಾಯಾಜಕೋ ಽಸ್ತಿ ಸೋಽಸ್ಮಾಕಂ ದುಃಖೈ ದುಃಖಿತೋ ಭವಿತುಮ್ ಅಶಕ್ಯೋ ನಹಿ ಕಿನ್ತು ಪಾಪಂ ವಿನಾ ಸರ್ವವಿಷಯೇ ವಯಮಿವ ಪರೀಕ್ಷಿತಃ | 16 ಅತಏವ ಕೃಪಾಂ ಗ್ರಹೀತುಂ ಪ್ರಯೋಜನೀಯೋಪಕಾರಾರ್ಥಮ್ ಅನುಗ್ರಹಂ ಪ್ರಾಪ್ತುಂ ವಯಮ್ ಉತ್ಸಾಹೇನಾನುಗ್ರಹಸಿಂಹಾಸನಸ್ಯ ಸಮೀಪಂ ಯಾಮಃ |

5 ಯಃ ಕಶ್ಚಿತ್ ಮಹಾಯಾಜಕೋ ಭವತಿ ಸ ಮಾನವಾನಾಂ ಮಧ್ಯಾತ್ ನೀತಃ ಸನ್ ಮಾನವಾನಾಂ ಕೃತ ಈಶ್ವರೋದ್ದೇಶ್ಯವಿಷಯೇಽರ್ಥತ ಉಪಹಾರಾಣಾಂ ಪಾಪಾರ್ಥಕಬಲೀನಾನ್ವ ದಾನ ನಿಯುಜ್ಯತೇ | 2 ಸ ಚಾಜ್ಞಾನಾಂ ಭ್ರಾನ್ತಾನಾನ್ವ ಲೋಕಾನಾಂ ದುಃಖೇನ ದುಃಖೀ ಭವಿತುಂ ಶಕ್ಯೋತಿ, ಯತೋ ಹೇತೋಃ ಸ ಸ್ವಯಮಪಿ ದೌರ್ಬಲ್ಯವೈಷ್ಣಿತಿೋ ಭವತಿ | 3 ಏತಸ್ಮಾತ್ ಕಾರಣಾಚ್ಚ ಯದ್ವತ್ ಲೋಕಾನಾಂ ಕೃತೇ ತದ್ವದ್ ಅತ್ಯಕೃತೇಽಪಿ ಪಾಪಾರ್ಥಕಬಲಿದಾನಂ ತೇನ ಕರ್ತವ್ಯಂ | 4 ಸ ಘೋಚ್ಛಪದಃ ಸ್ವೇಚ್ಛಾತಃ ಕೇನಾಪಿ ನ ಗೃಹ್ಯತೇ ಕಿನ್ತು ಹಾರೋಣ ಇವ ಯ ಈಶ್ವರೇಣಾಹೂಯತೇ ತೇನೈವ ಗೃಹ್ಯತೇ | 5 ಏವಮ್ಪುಕಾರೇಣ ಖ್ರೀಷ್ಣೋಽಪಿ ಮಹಾಯಾಜಕತ್ವಂ ಗ್ರಹೀತುಂ ಸ್ತ್ರೀಯಗೌರವಂ ಸ್ವಯಂ ನ ಕೃತವಾನ್, ಕಿನ್ತು "ಮದೀಯತನಯೋಽಸಿ ತ್ವಮ್ ಅದ್ವೈವ ಜನಿತೋ ಮಯೇತಿ" ವಾಚಂ ಯಸ್ತಂ ಭಾಷಿತವಾನ್ ಸ ಏವ ತಸ್ಯ ಗೌರವಂ ಕೃತವಾನ್ | 6 ತದ್ವದ್ ಅನ್ಯಗೀತೇಽಪಿದಮುಕ್ತಂ, ತ್ವಂ ಮಲ್ವೀಷೇದಕಃ ಶ್ರೇಣ್ಯಾಂ ಯಾಜಕೋಽಸಿ ಸದಾತನಃ | (a10n g165) 7 ಸ ಚ ದೇಹವಾಸಕಾಲೇ ಬಹುಕ್ರನ್ನೇನಾನಶ್ರುಪಾತೇನ ಚ ಮೃತ್ಯುತ ಉದ್ಧರಣೇ ಸಮರ್ಥಸ್ಯ ಪಿತುಃ ಸಮೀಪೇ ಪುನಃ ಪುನರ್ವಿನತಿಂ ಪ್ರರ್ಥನಾನ್ವ ಕೃತ್ವಾ ತತ್ಪಲರೂಪಿಣೀಂ

ಶಬ್ದಾತ್ಮೋ ರಕ್ಷಾಂ ಪ್ರಾಪ್ತ ಚ 8 ಯದ್ಯಪಿ ಪುತ್ರೋಽಭವತ್ ತಥಾಪಿ ಯೈರಕ್ಷಿತಶ್ಚ ತೈರಾಜ್ಞಗ್ರಹಣಮ್ ಅಶಿಕ್ಷತ | 9 ಇತ್ಯಂ ಸಿದ್ಧೀಭೂಯ ನಿಜಾಜ್ಞಾಗ್ರಾಹಿಣಾಂ ಸರ್ವೇಷಾಮ್ ಅನನ್ತಪರಿತ್ಯಾಜಸ್ಯ ಕಾರಣಸ್ವರೂಪೋಽಭವತ್ | (aiṛṇios g166) 10 ತಸ್ಮಾತ್ ಸ ಮಲ್ವೀಷೇದಕಃ ಶ್ರೇಣೀಭುಕ್ತೋ ಮಹಾಯಾಜಕ ಈಶ್ವರೇಣಾಖ್ಯಾತಃ | 11 ತಮದ್ಯಸ್ಮಾಕಂ ಬಹುಕಥಾಃ ಕಥಯಿತವ್ಯಾಃ ಕಿನ್ತು ತಾಃ ಸ್ವಬ್ಧಕರ್ಣೈ ಯುರ್ಷಾಭಿ ರುರ್ಗಮ್ಯಾಃ | 12 ಯತೋ ಯೂಯಂ ಯದ್ಯಪಿ ಸಮಯಸ್ಯ ದೀರ್ಘತ್ವಾತ್ ಶಿಕ್ಷಕಾ ಭವಿತುಮ್ ಅಶಕ್ಯತ ತಥಾಪೀಶ್ವರಸ್ಯ ವಾಕ್ಯಾನಾಂ ಯಾ ಪ್ರಥಮಾ ವರ್ಣಮಾಲಾ ತಾಮದಿ ಶಿಕ್ಷಾಪ್ರಾಪ್ತಿಯುರ್ಷಾಕಂ ಪುನರಾವಶ್ಯಕಾ ಭವತಿ, ತಥಾ ಕಠಿನದ್ರವ್ಯೇ ನಪಿ ಕಿನ್ತು ದುಗ್ಧೇ ಯುಷಾಕಂ ಪ್ರಯೋಜನಮ್ ಆಸ್ತೇ | 13 ಯೋ ದುಗ್ಧಾಯೇ ಸ ಶಿಶುರೇವೇತಿಕರಣಾತ್ ಧರ್ಮವಾಕ್ಯೇ ತತ್ಪರೋ ನಾಸ್ತಿ | 14 ಕಿನ್ತು ಸದಸದ್ವಿಚಾರೇ ಯೇಷಾಂ ಚೇತಾಂಸಿ ವ್ಯವಹಾರೇಣ ಶಿಕ್ಷಿತಾನಿ ತಾದೃಶಾನಾಂ ಸಿದ್ಧಲೋಕಾನಾಂ ಕಠೋರದ್ರವ್ಯೇಷು ಪ್ರಯೋಜನಮಸ್ತಿ |

6 ವಯಂ ಮೃತಿಜನಕಕರ್ಮಭ್ಯೋ ಮನಃಪರಾವರ್ತನಮ್ ಈಶ್ವರೇ ವಿಶ್ವಾಸೋ ಮಜ್ಜನಶಿಕ್ಷಣಂ ಹಸ್ತಾರ್ಪಣಂ ಮೃತಲೋಕಾನಾಮ್ ಉತ್ಥಾನಮ್ 2 ಅನನ್ತಕಾಲಸ್ಯಾಯಿವಿಚಾರಾಜ್ಞಾ ಚೈತೈಃ ಪುನರ್ಭಿತ್ತಿಮೂಲಂ ನ ಸ್ಥಾಪಯನ್ತಃ ಶ್ರೀಷ್ಠವಿಷಯಕಂ ಪ್ರಥಮೋಪದೇಶಂ ಪಶ್ಚಾತ್ಯತ್ಯ ಸಿದ್ಧಿಂ ಯಾವದ್ ಅಗ್ರಸರಾ ಭವಾಮ | (aiṛṇios g166) 3 ಈಶ್ವರಸ್ಯಾನುಮತ್ಯಾ ಚ ತದ್ ಅಸ್ಮಾಭಿಃ ಕಾರಿಷ್ಯತೇ | 4 ಯ ಏಕಕೃತ್ಯೋ ದೀಪ್ತಿಮಯಾ ಭೂತ್ಯಾ ಸ್ವರ್ಗೀಯವರರಸಮ್ ಅಸ್ತಿದಿಶವನ್ತಃ ಪವಿತ್ರತ್ಯಾತ್ಮನೋಽಂಶಿನೋ ಜಾತಾ 5 ಈಶ್ವರಸ್ಯ ಸುವಾಕ್ಯಂ ಭಾವಿಕಾಲಸ್ಯ ಶಕ್ತಿಇಚ್ಛಾಸ್ವದಿಶವನ್ತಶ್ಚ ತೇ ಭ್ರಷ್ಟಾಸ್ತು ಯದಿ (aiṛṇ g165) 6 ಸ್ವಮನೋಭಿರೀಶ್ವರಸ್ಯ ಪುತ್ರಂ ಪುನಃ ಕ್ರುಶೇ ಘ್ನನ್ತಿ ಲಜ್ಜಾಸ್ವದಂ ಕುರ್ವತೇ ಚ ತರ್ಹಿ ಮನಃಪರಾವರ್ತನಾಯ ಪುನಸ್ತಾನಂ ನವೀನೀಕರ್ತುಂ ಕೋಽಪಿ ನ ಶಕ್ಯೋತಿ | 7 ಯತೋ ಯಾ ಭೂಮಿಃ ಸೋಽಪರಿ ಭೂಯಃ ಪತಿತಂ ವೃಷ್ಟಿಂ ಪಿವತೇ ತತ್ಪಲಾದಿಕಾರಿಣಾಂ ನಿಮಿತ್ತಮ್ ಇಷ್ಟಾನಿ ಶಾಕಾದೀನ್ಯುತ್ಪಾದಯತಿ ಸಾ ಈಶ್ವರಾದ್ ಅಶಿಷಂ ಪ್ರಾಪ್ತಾ | 8 ಕಿನ್ತು ಯಾ ಭೂಮಿ ಗೋರ್ಕುರಕಣ್ಣಿವಪ್ತಾನ್ ಉತ್ಪಾದಯತಿ ಸಾ ನ ಗ್ರಾಹ್ಯಾ ಶಾಪಾರ್ಹಾ ಚ ಶೇಷೇ ತಸ್ಯಾ ದಾಹೋ ಭವಿಷ್ಯತಿ | 9 ಹೇ ಪ್ರಿಯತಮಾಃ, ಯದ್ಯಪಿ ವಯಮ್ ಏತಾದೃಶಂ ವಾಕ್ಯಂ ಭಾಷಾಮಹೇ ತಥಾಪಿ ಯೂಯಂ ತತ ಉತ್ಪ್ರಾಪ್ತಾಃ ಪರಿತ್ಯಾಜಪಥಸ್ಯ ಪಥಿಕಾಶ್ಚಾಪ್ತ ಇತಿ ವಿಶ್ವಸಾಮಃ | 10 ಯತೋ ಯುಷಾಭಿಃ ಪವಿತ್ರಲೋಕಾನಾಂ ಯ ಉಪಕಾರೋ ಽಕಾರಿ ಕ್ರಿಯತೇ ಚ ತೇನೇಶ್ವರಸ್ಯ ನಾಮ್ನೇ ಪ್ರಕಾಶಿತಂ ಪ್ರೇಮ ಶ್ರಮಞ್ಚ ವಿಸ್ತರ್ತುಮ್ ಈಶ್ವರೋಽನ್ಯಾಯಕಾರೀ ನ ಭವತಿ | 11 ಅಪರಂ ಯುಷಾಕಮ್ ಏಕೈಕೋ ಜನೋ ಯತ್ ಪ್ರತ್ಯಾಶಾಪೂರಣಾರ್ಥಂ ಶೇಷಂ ಯಾವತ್ ತಮೇವ ಯತ್ನಂ ಪ್ರಕಾಶಯೇದಿತ್ಯಹಮ್ ಇಚ್ಛಾಮಿ | 12 ಅತಃ ಶಿಥಿಲಾ ನ ಭವತ ಕಿನ್ತು ಯೇ ವಿಶ್ವಾಸೇನ ಸಹಿಷ್ಣುತಯಾ ಚ ಪ್ರತಿಜ್ಞಾನಾಂ ಫಲಾದಿಕಾರಿಣೋ ಜಾತಾಸ್ತೇಷಾಮ್ ಅನುಗಾಮಿನೋ ಭವತ | 13 ಈಶ್ವರೋ ಯದಾ ಇಬ್ರಾಹೀಮೇ ಪ್ರತ್ಯಜಾನಾತ್ ತದಾ ಶ್ರೇಷ್ಠಸ್ಯ ಕಸ್ಯಾಪ್ಯಪರಸ್ಯ ನಾಮ್ನಾ ಶಪಥಂ ಕರ್ತುಂ ನಾಶಕ್ಯೋತ್, ಅತೋ ಹೇತೋಃ ಸ್ವನಾಮ್ನಾ ಶಪಥಂ ಕೃತ್ಯಾ ತೇನೋಕ್ತಂ ಯಥಾ, 14 "ಸತ್ಯಮ್ ಅಹಂ ತ್ವಾಮ್ ಅಶಿಷಂ ಗದಿಷ್ಟಾಮಿ ತವಾನ್ವಯಂ ವರ್ಧಯಿಷ್ಯಾಮಿ ಚ |" 15

ಅನೇನ ಪ್ರಕಾರೇಣ ಸ ಸಹಿಷ್ಣುತಾಂ ವಿಧಾಯ ತಸ್ಯಾ ಪ್ರತ್ಯಾಶಾಯಾಃ ಫಲಂ ಲಭುವಾನ್ | 16 ಅಥ ಮಾನವಾಃ ಶ್ರೇಷ್ಠಸ್ಯ ಕಸ್ಯಚಿತ್ ನಾಮ್ನಾ ಶಪನ್ತೇ, ಶಪಥಶ್ಚ ಪ್ರಮಾಣಾರ್ಥಂ ತೇಷಾಂ ಸರ್ವವಿದಾದಾನ್ತಕೋ ಭವತಿ | 17 ಇತ್ಯಸ್ಮಿನ್ ಈಶ್ವರಃ ಪ್ರತಿಜ್ಞಾಯಾಃ ಫಲಾದಿಕಾರಿಣಃ ಸ್ವೀಯಮನ್ವುಷಾಕಾಯಾ ಅಮೋಘತಾಂ ಬಾಹುಲ್ಯತೋ ದರ್ಶಯಿತುಮಿಚ್ಛನ್ ಶಪಥೇನ ಸ್ವಪ್ರತಿಜ್ಞಾಂ ಸ್ಥಿರೀಕೃತವಾನ್ | 18 ಅತಃ ಏವ ಯಸ್ಮಿನ್ ಅನ್ಯತಕಥನಮ್ ಈಶ್ವರಸ್ಯ ನ ಸಾಧ್ಯಂ ತಾದೃಶೇನಾಚಲೇನ ವಿಷಯದ್ವಯೇನ ಸಮ್ನುಬಸ್ಥರಕ್ಷಾಸ್ಥಲಸ್ಯ ಪ್ರಾಪ್ತಯೇ ಪಲಾಯಿತಾನಾಮ್ ಅಸ್ಮಾಕಂ ಸುದೃಢಾ ಸಾನ್ವನಾ ಜಾಯತೇ | 19 ಸಾ ಪ್ರತ್ಯಾಶಾಸ್ಮಾಕಂ ಮನೋನೌಕಾಯಾ ಅಚಲೋ ಲಜ್ಜೋ ಭೂತ್ಯಾ ವಿಚ್ಛೇದಕವಸ್ತಸ್ಯಾಭ್ಯನ್ತರಂ ಪ್ರವಿಷ್ಟಾ | 20 ತತ್ತ್ವಿವಾಸಾಕ್ರಮ್ ಅಗ್ರಸರೋ ಯೀಶಃ ಪ್ರವಿಶ್ಯ ಮಲ್ವೀಷೇದಕಃ ಶ್ರೇಣ್ಯಾಂ ನಿತ್ಯಸ್ಮಾಯೇ ಯಾಜಕೋಽಭವತ್ | (aiṛṇ g165)

7 ಶಾಲಮಸ್ಯ ರಾಜಾ ಸರ್ವೋಽಪರಿಷ್ಕನ್ಯೇಶ್ವರಸ್ಯ ಯಾಜಕಶ್ಚ ಸನ್ ಯೋ ನೃಪತೀನಾಂ ಮಾರಣಾತ್ ಪ್ರತ್ಯಾಗತಮ್ ಇಬ್ರಾಹೀಮಂ ಸಾಕ್ಷಾತ್ಪ್ರಾಪ್ತಾಶಿಷಂ ಗದಿತವಾನ್, 2 ಯಸ್ಮೈ ಚೇಬ್ರಾಹೀಮ್ ಸರ್ವದ್ರವ್ಯಾಣಾಂ ದಶಮಾಂಶಂ ದತ್ತವಾನ್ ಸ ಮಲ್ವೀಷೇದಕ್ ಸ್ವನಾಮ್ನೋಽರ್ಥೇನ ಪ್ರಥಮತೋ ಧರ್ಮರಾಜಃ ಪಶ್ಚಾತ್ ಶಾಲಮಸ್ಯ ರಾಜಾರ್ಥಕಃ ಶಾನ್ತಿರಾಜೋ ಭವತಿ | 3 ಅಪರಂ ತಸ್ಯ ಪಿತಾ ಮಾತಾ ವಂಶಸ್ಯ ನಿರ್ಣಯ ಆಯುಷ ಅರಮ್ಯೋ ಜೀವನಸ್ಯ ಶೇಷಶ್ಚೈತೇಷಾಮ್ ಅಭಾವೋ ಭವತಿ, ಇತ್ಯಂ ಸ ಈಶ್ವರಪುತ್ರಸ್ಯ ಸದ್ವಿಶೇಷತಃ, ಸ ತ್ವನ್ನಕಾಲಂ ಯಾವದ್ ಯಾಜಕಸ್ತಿಷ್ಠತಿ | 4 ಅತಃ ಪವಾಸ್ಮಾಕಂ ಪೂರ್ವಪುರುಷ ಇಬ್ರಾಹೀಮ್ ಯಸ್ಮೈ ಲುರಿತದ್ರವ್ಯಾಣಾಂ ದಶಮಾಂಶಂ ದತ್ತವಾನ್ ಸ ಕೀದೃಕ್ ಮಹಾನ್ ತದ್ ಅಲೋಚಯತ | 5 ಯಾಜಕತ್ವಪ್ರಾಪ್ತಾ ಲೇವೇಃ ಸನ್ನಾನಾ ವ್ಯವಸ್ಥಾನುಸಾರೇಣ ಲೋಕೇಭ್ಯೋಽರ್ಥ ಇಬ್ರಾಹೀಮೋ ಜಾತೇಭ್ಯಃ ಸ್ವೀಯಭ್ರಾತೃಭ್ಯೋ ದಶಮಾಂಶಗ್ರಹಣಸ್ಯಾದೇಶಂ ಲಭವನ್ತಃ | 6 ಕಿನ್ತು ಯದ್ಯಪಿ ತೇಷಾಂ ವಂಶಾತ್ ನೋತ್ಪನ್ನಸ್ವಧಾಪೀಬ್ರಾಹೀಮೋ ದಶಮಾಂಶಂ ಗೃಹೀತವಾನ್ ಪ್ರತಿಜ್ಞಾನಾಮ್ ಅಧಿಕಾರಿಣಮ್ ಅಶಿಷಂ ಗದಿತವಾಂಶ್ಚ | 7 ಅಪರಂ ಯಃ ಶ್ರೇಯಾನ್ ಸ ಕ್ಷುದ್ರತರಾಯಾಶಿಷಂ ದದಾತೀತ್ಯತ್ರ ಕೋಽಪಿ ಸನ್ನೇಹೋ ನಾಸ್ತಿ | 8 ಅಪರಮ್ ಇದಾನೀಂ ಯೇ ದಶಮಾಂಶಂ ಗೃಹ್ಣನ್ತಿ ತೇ ಮೃತ್ಯೋರಧೀನಾ ಮಾನವಾಃ ಕಿನ್ತು ತದಾನೀಂ ಯೋ ಗೃಹೀತವಾನ್ ಸ ಜೀವತೀತಿಪ್ರಮಾಣಪ್ರಾಪ್ತಃ | 9 ಅಪರಂ ದಶಮಾಂಶಗ್ರಾಹೀ ಲೇವಿರಬೀಬ್ರಾಹೀಮ್ನಾರಾ ದಶಮಾಂಶಂ ದತ್ತವಾನ್ ಏತದಪಿ ಕಥಯಿತುಂ ಶಕ್ಯತೇ | 10 ಯತೋ ಯದಾ ಮಲ್ವೀಷೇದಕ್ ತಸ್ಯ ಪಿತರಂ ಸಾಕ್ಷಾತ್ ಕೃತವಾನ್ ತದಾನೀಂ ಸ ಲೇವಿಃ ಪಿತುರಂಸ್ಯಾಸೀತ್ | 11 ಅಪರಂ ಯಸ್ಯ ಸಮ್ಯಗ್ನೇ ಲೋಕಾ ವ್ಯವಸ್ಥಾಂ ಲಭವನ್ತಸ್ತೇನ ಲೇವೀಯಯಾಜಕವರ್ಗೇಣ ಯದಿ ಸಿದ್ಧಿಃ ಸಮಭವಿಷ್ಯತ್ ತರ್ಹಿ ಹಾರೋಣಸ್ಯ ಶ್ರೇಣ್ಯಾ ಮಧ್ಯಾದ್ ಯಾಜಕಂ ನ ನಿರೂಪ್ಯೇಶ್ವರೇಣ ಮಲ್ವೀಷೇದಕಃ ಶ್ರೇಣ್ಯಾ ಮಧ್ಯಾದ್ ಅಪರಸ್ಯೈಕಸ್ಯ ಯಾಜಕಸ್ಯೋತ್ಪಾದನಂ ಕುತ ಅವಶ್ಯಕಮ್ ಅಭವಿಷ್ಯತ್? 12 ಯತೋ ಯಾಜಕವರ್ಗಸ್ಯ ವಿನಿಮಯೇನ ಸುತರಾಂ ವ್ಯವಸ್ಥಾಯಾ ಅಪಿ ವಿನಿಮಯೋ ಜಾಯತೇ | 13 ಅಪರಂ ತದ್ ವಾಕ್ಯಂ ಯಸ್ಯೋದ್ದೇಶ್ಯಂ ಸೋಽಪರೇಣ ವಂಶೇನ ಸಂಯುಕ್ತಾಸ್ತಿ ತಸ್ಯ ವಂಶಸ್ಯ ಚ ಕೋಽಪಿ ಕದಾಪಿ

ವೇದ್ಯಾಃ ಕರ್ಮ್ಣಿ ನ ಕೃತವಾನ್ | 14 ವಸ್ತುತಸ್ತು ಯಂ ವಂಶಮಧಿ
ಮೂಸಾ ಯಾಜಕತ್ವಸ್ತೃಕಾಂ ಕಥಾಮಪಿ ನ ಕಥಿತವಾನ್ ತಸ್ಮಿನ್
ಯಿಹೂದಾವಂಶೇಽಸ್ಮಾಕಂ ಪ್ರಭು ಜರ್ಢ್ಯ ಗೃಹೀತವಾನ್ ಇತಿ ಸುಸ್ವಷ್ಟಂ |
15 ತಸ್ಯ ಸ್ವಷ್ಟತರಮ್ ಅಪರಂ ಪ್ರಮಾಣಮಿದಂ ಯತ್ ಮಲ್ವೀಷೇದಕಃ
ಸಾದೃಶ್ರವತಾಪರೇಣ ತಾದೃಶೇನ ಯಾಜಕೇನೋದೇತವ್ಯಂ, 16 ಯಸ್ಯ
ನಿರೂಪಣಂ ಶರೀರಸಮೃದ್ಧೀಯವಿಧಿಯುಕ್ತಯಾ ವ್ಯವಸ್ಥಾಯಾ ನ ಭವತಿ
ಕಿನ್ತ್ಯಕ್ಷಯಜೀವನಯುಕ್ತಯಾ ಶಕ್ತ್ಯಾ ಭವತಿ | 17 ಯತ ಈಶ್ವರ
ಇದಂ ಸಾಕ್ಷ್ಯಂ ದತ್ತವಾನ್, ಯಥಾ, "ತ್ವಂ ಮುಕ್ತೀಷೇದಕಃ ಶ್ರೇಣ್ಯಾಂ
ಯಾಜಕೋಽಸಿ ಸದಾತನಃ | " (aiṛṇ g165) 18 ಅನೇನಾಗ್ರವರ್ತಿನೋ ವಿಧೇ
ದುರ್ಬಲತಾಯಾ ನಿಷ್ಕಲತಾಯಾಶ್ಚ ಹೇತೋರರ್ಥತೋ ವ್ಯವಸ್ಥಯಾ ಕಿಮಪಿ
ಸಿದ್ಧಂ ನ ಜಾತಮಿತಿಹೇತೋಸ್ತಸ್ಯ ಲೋಪೋ ಭವತಿ | 19 ಯಯಾ ಚ
ವಯಮ್ ಈಶ್ವರಸ್ಯ ನಿಕಟವರ್ತಿನೋ ಭವಾಮ ಏತಾದೃಶೀ ಶ್ರೇಷ್ಠಪ್ರತ್ಯಾಶಾ
ಸಂಸ್ಥಾಪ್ಯತೇ | 20 ಅಪರಂ ಯೇಶುಃ ಶಪಥಂ ವಿನಾ ನ ನಿಯುಕ್ತಸ್ಯಾ ದಪಿ
ಸ ಶ್ರೇಷ್ಠನಿಯಮಸ್ಯ ಮಧ್ಯಸ್ಥೋ ಜಾತಃ | 21 ಯತಸ್ತೇ ಶಪಥಂ ವಿನಾ
ಯಾಜಕಾ ಜಾತಾಃ ಕಿನ್ತ್ಯಸೌ ಶಪಥೇನ ಜಾತಃ ಯತಃ ಸ ಇದಮುಕ್ತಃ,
ಯಥಾ, 22 "ಪರಮೇಶ ಇದಂ ಶೇಷೇ ನ ಚ ತಸ್ಮಾನ್ನಿವತ್ರ್ಯತೇ | ತ್ವಂ
ಮಲ್ವೀಷೇದಕಃ ಶ್ರೇಣ್ಯಾಂ ಯಾಜಕೋಽಸಿ ಸದಾತನಃ | " (aiṛṇ g165) 23 ತೇ
ಚ ಬಹವೋ ಯಾಜಕಾ ಅಭವನ್ ಯತಸ್ತೇ ಮೃತ್ಯುನಾ ನಿತ್ಯಸ್ಯಾಂತಾತ್
ನಿವಾರಿತಾಃ, 24 ಕಿನ್ತ್ಯಸಾವನಂತಕಾಲಂ ಯಾವತ್ ತಿಷ್ಠತಿ ತಸ್ಮಾತ್ ತಸ್ಯ
ಯಾಜಕತ್ವಂ ನ ಪರಿವರ್ತನೀಯಂ | (aiṛṇ g165) 25 ತತೋ ಹೇತೋ
ರ್ಯೇ ಮಾನವಾಸ್ತೇನೇಶ್ವರಸ್ಯ ಸನ್ನಿಧಿಂ ಗಚ್ಛಂತಿ ತಾನ್ ಸ ಶೇಷಂ ಯಾವತ್
ಪರಿತ್ರಾತುಂ ಶಕ್ನೋತಿ ಯತಸ್ತೇಷಾಂ ಕೃತೇ ಪ್ರಾರ್ಥನಾಂ ಕರ್ತುಂ ಸ
ಸತತಂ ಜೀವತಿ | 26 ಅಪರಮ್ ಅಸ್ಮಾಕಂ ತಾದೃಶಮಹಾಯಾಜಕಸ್ಯ
ಪ್ರಯೋಜನಮಾಸೀದ್ ಯಃ ಪವಿತ್ರೋ ಽಹಿಂಸಕೋ ನಿಷ್ಕಲಜ್ಞಃ ಪಾಪಿಭ್ಯೋ
ಭಿನ್ನಃ ಸ್ವರ್ಗಾದಭ್ಯುಚ್ಛೇಕೃತಶ್ಚ ಸ್ಯಾತ್ | 27 ಅಪರಂ ಮಹಾಯಾಜಕಾನಾಂ
ಯಥಾ ತಥಾ ತಸ್ಯ ಪ್ರತಿದಿನಂ ಪ್ರಥಮಂ ಸ್ವಪಾಪಾನಾಂ ಕೃತೇ ತತಃ ಪರಂ
ಲೋಕಾನಾಂ ಪಾಪಾನಾಂ ಕೃತೇ ಬಲಿದಾನಸ್ಯ ಪ್ರಯೋಜನಂ ನಾಸ್ತಿ ಯತ
ಆತ್ಮಬಲಿದಾನಂ ಕೃತ್ವಾ ತದ್ ಏಕಕೃತ್ವಸ್ಯೇನ ಸಮ್ಪಾದಿತಂ | 28 ಯತೋ
ವ್ಯವಸ್ಥಯಾ ಯೇ ಮಹಾಯಾಜಕಾ ನಿರೂಪ್ಯಂತೇ ತೇ ದೌರ್ಬಲ್ಯಯುಕ್ತಾ
ಮಾನವಾಃ ಕಿನ್ತ್ಯ ವ್ಯವಸ್ಥಾತಃ ಪರಂ ಶಪಥಯುಕ್ತೇನ ವಾಕ್ಯೇನ ಯೋ
ಮಹಾಯಾಜಕೋ ನಿರೂಪಿತಃ ಸೋ ಽನಂತಕಾಲಾರ್ಥಂ ಸಿದ್ಧಃ ಪುತ್ರ ಏವ |
(aiṛṇ g165)

8 ಕಥಮಾನಾನಾಂ ವಾಕ್ಯಾನಾಂ ಸಾರೋಽಯಮ್ ಅಸ್ಮಾಕಮ್ ಏತಾದೃಶ
ಏಕೋ ಮಹಾಯಾಜಕೋಽಸ್ಮಿ ಯಃ ಸ್ವರ್ಗೇ ಮಹಾಮಹಿಮ್ನಃ
ಸಿಂಹಾಸನಸ್ಯ ದಕ್ಷಿಣಪಾರ್ಶ್ವೋ ಸಮಪವಿಷ್ಠವಾನ್ 2 ಯಚ್ಚ ದೂಷ್ಯಂ ನ
ಮನುಜ್ಯಃ ಕಿನ್ತ್ಯೀಶ್ವರೇಣ ಸ್ಥಾಪಿತಂ ತಸ್ಯ ಸತ್ಯದೂಷ್ಯಸ್ಯ ಪವಿತ್ರವಸ್ತೂನಾಶ್ಚ
ಸೇವಕಃ ಸ ಭವತಿ | 3 ಯತ ಏಕ್ವಿಕೋ ಮಹಾಯಾಜಕೋ ನೈವೇದ್ಯಾನಾಂ
ಬಲೀನಾಶ್ಚ ದಾನೇ ನಿಯುಜ್ಯತೇ, ಅತೋ ಹೇತೋರೇತಸ್ಯಾಪಿ ಕಿಳ್ವಿದ್
ಉತ್ಪರ್ಜನೀಯಂ ವಿದ್ಯತ ಇತ್ಯಾಪಶ್ಯಕಂ | 4 ಕಿಳ್ವಿ ಸ ಯದಿ
ಪೃಥಿವ್ಯಾಮ್ ಅಸ್ಥಾಸ್ಯತ್ ತರ್ಹಿ ಯಾಜಕೋ ನಾಭವಿಷ್ಯತ್, ಯತೋ
ಯೇ ವ್ಯವಸ್ಥಾನುಸಾರಾತ್ ನೈವೇದ್ಯಾನಿ ದದತ್ಯೇತಾದೃಶಾ ಯಾಜಕಾ
ವಿದ್ಯಂತೇ | 5 ತೇ ತು ಸ್ವರ್ಗೀಯವಸ್ತೂನಾಂ ದೃಷ್ಟಾನ್ತೇನ ಛಾಯಯಾ

ಚ ಸೇವಾಮನುತಿಷ್ಠಂತಿ ಯತೋ ಮೂಸಸಿ ದೂಷ್ಯಂ ಸಾಧಯಿತುಮ್
ಉದ್ಯತೇ ಸತೀಶ್ವರಸ್ತದೇವ ತಮಾದಿಷ್ಟವಾನ್ ಫಲತಃ ಸ ತಮುಕ್ತವಾನ್,
ಯಥಾ, "ಅವಧೇಹಿ ಗಿರೌ ತ್ವಾಂ ಯದ್ಯನ್ನಿದರ್ಶನಂ ದರ್ಶಿತಂ ತದ್ವತ್
ಸವ್ವಾಣಿ ತ್ವಯಾ ಕ್ರಿಯಂತಾಂ | " 6 ಕಿನ್ತ್ಯಿದಾನೀಮ್ ಅಸೌ ತಸ್ಮಾತ್
ಶ್ರೇಷ್ಠಂ ಸೇವಕಪದಂ ಪ್ರಾಪ್ತವಾನ್ ಯತಃ ಸ ಶ್ರೇಷ್ಠಪ್ರತಿಜ್ಞಾಭಿಃ ಸ್ಥಾಪಿತಸ್ಯ
ಶ್ರೇಷ್ಠನಿಯಮಸ್ಯ ಮಧ್ಯಸ್ಥೋಽಭವತ್ | 7 ಸ ಪ್ರಥಮೋ ನಿಯಮೋ
ಯದಿ ನಿದೋಷೋಽಭವಿಷ್ಯತ್ ತರ್ಹಿ ದ್ವಿತೀಯಸ್ಯ ನಿಯಮಸ್ಯ ಕಿಮಪಿ
ಪ್ರಯೋಜನಂ ನಾಭವಿಷ್ಯತ್ | 8 ಕಿನ್ತ್ಯ ಸ ದೋಷಮಾರೋಪಯನ್
ತೇಭ್ಯಃ ಕಥಯತಿ, ಯಥಾ, "ಪರಮೇಶ್ವರ ಇದಂ ಭಾಷತೇ ಪಶ್ಯ
ಯಸ್ಮಿನ್ ಸಮಯೇಽಕಮ್ ಇಸ್ರಾಯೇಲವಂಶೇನ ಯಿಹೂದಾವಂಶೇನ
ಚ ಸಾರ್ಧಮ್ ಏಕಂ ನವೀನಂ ನಿಯಮಂ ಸ್ಥಿರೀಕರಿಸ್ಯಾಮ್ಯೇತಾದೃಶಃ
ಸಮಯ ಆಯಾತಿ | 9 ಪರಮೇಶ್ವರೋಽಪರಮಪಿ ಕಥಯತಿ ತೇಷಾಂ
ಪೂರ್ವಪುರುಷಾಣಾಂ ಮಿಸರದೇಶಾದ್ ಅನಯನಾರ್ಥಂ ಯಸ್ಮಿನ್
ದಿನೇಽಹಂ ತೇಷಾಂ ಕರಂ ಧೃತ್ವಾ ತೈಃ ಸಹ ನಿಯಮಂ ಸ್ಥಿರೀಕೃತವಾನ್
ತದ್ವಿನಸ್ಯ ನಿಯಮಾನುಸಾರೇಣ ನಹಿ ಯತಸ್ಯೈ ಮಮ ನಿಯಮೇ
ಲಜ್ಜಿತೇಽಹಂ ತಾನ್ ಪ್ರತಿ ಚಿಂತಾಂ ನಾಕರವಂ | 10 ಕಿನ್ತ್ಯ ಪರಮೇಶ್ವರಃ
ಕಥಯತಿ ತದ್ವಿನಾತ್ ಪರಮಹಂ ಇಸ್ರಾಯೇಲವಂಶೀಯೈಃ ಸಾರ್ಧಮ್
ಇಮಂ ನಿಯಮಂ ಸ್ಥಿರೀಕರಿಸ್ಯಾಮಿ, ತೇಷಾಂ ಚಿತ್ತೇ ಮಮ ವಿಧೀನ್
ಸ್ಥಾಪಯಿಸ್ಯಾಮಿ ತೇಷಾಂ ಹೃತ್ತತ್ರೇ ಚ ತಾನ್ ಲೇಖಿಸ್ಯಾಮಿ, ಅಪರಮಹಂ
ತೇಷಾಮ್ ಈಶ್ವರೋ ಭವಿಸ್ಯಾಮಿ ತೇ ಚ ಮಮ ಲೋಕಾ ಭವಿಸ್ಯಂತಿ |
11 ಅಪರಂ ತ್ವಂ ಪರಮೇಶ್ವರಂ ಜಾನೀಹೀತಿವಾಕ್ಯೇನ ತೇಷಾಮೇಕೈಕೋ
ಜನಃ ಸ್ವಂ ಸ್ವಂ ಸಮೀಪವಾಸಿನಂ ಭ್ರಾತರಶ್ಚ ಪುನ ನರ್ ಶಿಕ್ಷಯಿಷ್ಯತಿ
ಯತ ಆಕ್ಷುದ್ರಾತ್ ಮಹಾನ್ಯಂ ಯಾವತ್ ಸರ್ವೇ ಮಾಂ ಜ್ಞಾಸಂತಿ |
12 ಯತೋ ಹೇತೋರಹಂ ತೇಷಾಮ್ ಅಧರ್ಮ್ಯಾನ್ ಕ್ಷಮಿಸ್ಯೇ
ತೇಷಾಂ ಪಾಪಾನ್ಯಪರಾಧಾಂಶ್ಚ ಪುನಃ ಕದಾಪಿ ನ ಸ್ಮರಿಸ್ಯಾಮಿ | " 13
ಅನೇನ ತಂ ನಿಯಮಂ ನೂತನಂ ಗದಿತ್ವಾ ಸ ಪ್ರಥಮಂ ನಿಯಮಂ
ಪುರಾತನೀಕೃತವಾನ್; ಯಚ್ಚ ಪುರಾತನಂ ಜೀರ್ಣಾಶ್ಚ ಜಾತಂ ತಸ್ಯ
ಲೋಪೋ ನಿಕಟೋ ಽಭವತ್ |

9 ಸ ಪ್ರಥಮೋ ನಿಯಮ ಆರಾಧನಾಯಾ ವಿವಿಧರಿತಿಭಿರ್ಮಹಿಮಪಿತೃಸ್ಥಾನೇನ
ಚ ವಿಶಿಷ್ಟ ಅಸೀತ್ | 2 ಯತೋ ದೂಷ್ಯಮೇಕಂ ನಿರಮೀಯತ ತಸ್ಯ
ಪ್ರಥಮಕೋಷ್ಯಸ್ಯ ನಾಮ ಪವಿತ್ರಸ್ಥಾನಮಿತ್ಯಾಸೀತ್ ತತ್ರ ದೀವವ್ಯಕ್ತೋ
ಭೋಜನಾಸನಂ ದರ್ಶನೀಯಪೂಪಾನಾಂ ಶ್ರೇಣೀ ಚಾಸೀತ್ | 3 ತತ್ಪಶ್ಯಾದ್
ದ್ವಿತೀಯಾಯಾಸ್ತಿರಷ್ಠರಿಣ್ಯಾ ಅಭ್ಯನ್ತರೇ 5ತಿಪವಿತ್ರಸ್ಥಾನಮಿತಿನಾಮಕಂ
ಕೋಷ್ಯಮಾಸೀತ್, 4 ತತ್ರ ಚ ಸುವರ್ಣಮಯೋ ಧೂಪಾಧಾರಃ ಪರಿತಃ
ಸುವರ್ಣಮಣ್ಣಿತಾ ನಿಯಮಮಿತ್ಯಾಜಾ ಚಾಸೀತ್ ತನ್ಮಧ್ಯೇ ಮಾನ್ಯಾಯಾಃ
ಸುವರ್ಣಘಟೋ ಹಾರೋಣಸ್ಯ ಮುಚ್ಚುರಿತದಣ್ಣಸುಕ್ತಿೌ ನಿಯಮಪ್ರಸ್ತರೌ,
5 ತದುಪರಿ ಚ ಕರುಣಾಸನೇ ಛಾಯಾಕಾರಿಣೌ ತೇಜೋಮಯೌ
ಕಿರೂಬಾವಾಸ್ತಾಮ್, ಏತೇಷಾಂ ವಿಶೇಷವ್ಯತ್ಯಾನ್ತಕಥನಾಯ ನಾಯಂ
ಸಮಯಃ | 6 ಏತೇಷ್ಟೀದ್ಯತ್ ನಿಮ್ನೀತೇಷು ಯಾಜಕಾ ಈಶ್ವರಸೇವಾಮ್
ಅನುತಿಷ್ಠನತೋ ದೂಷ್ಯಸ್ಯ ಪ್ರಥಮಕೋಷ್ಯಂ ನಿತ್ಯಂ ಪ್ರವಿಶಂತಿ | 7
ಕಿನ್ತ್ಯ ದ್ವಿತೀಯಂ ಕೋಷ್ಯಂ ಪ್ರತಿವರ್ಷಮ್ ಏಕಕೃತ್ವ ಏಕಾಕಿನಾ
ಮಹಾಯಾಜಕೇನ ಪ್ರವಿಶ್ಯತೇ ಕಿನ್ತ್ಯತ್ವನಿಮಿತ್ತಂ ಲೋಕಾನಾಮ್

ಅಜ್ಞಾನಕೃತಪಾಪಾನಾಶ್ಚ ನಿಮಿತ್ತಮ್ ಉತ್ಪಜ್ಜನೀಯಂ ರುದಿರಮ್
 ಅನಾದಾಯ ತೇನ ನ ಪ್ರವಿಶ್ಯತೇ | 8 ಇತ್ಯನೇನ ಪವಿತ್ರ ಆತ್ಮಾ ಯತ್
 ಜ್ಞಾಪಯತಿ ತದಿದಂ ತತ್ ಪ್ರಥಮಂ ದೂಷ್ಯಂ ಯಾವತ್ ತಿಷ್ಠತಿ ತಾವತ್
 ಮಹಾಪವಿತ್ರಸ್ಥಾನಗಾಮೀ ಪನ್ನಾ ಅಪ್ರಕಾಶಿತಸ್ತಿಷ್ಠತಿ | 9 ತಚ್ಚ ದೂಷ್ಯಂ
 ವರ್ತಮಾನಸಮಯಸ್ಯ ದೃಷ್ಟಾನ್ತಃ, ಯತೋ ಹೇತೋಃ ಸಾಮ್ರೂಪಂ
 ಸಂಶೋಧನಕಾಲಂ ಯಾವದ್ ಯನ್ನಿರೂಪಿತಂ ತದನುಸಾರಾತ್
 ಸೇವಾಕಾರಿಣೋ ಮಾನಸಿಕಸಿದ್ಧಿಕರಣೇಸಮರ್ಥಾಭಿಃ | 10 ಕೇವಲಂ
 ಖಾದ್ಯಪೇಯೇಷು ವಿವಿಧಮಜ್ಜನೇಷು ಚ ಶಾರೀರಿಕರೀತಿಭಿ ಯುಕ್ತಾನಿ
 ನೈವೇದ್ಯಾನಿ ಬಲಿದಾನಾನಿ ಚ ಭವನ್ತಿ | 11 ಅಪರಂ ಭಾವಿಮಜ್ಜಲಾನಾಂ
 ಮಹಾಯಾಜಕಃ ಖೀಷ್ಣ ಉಪಸ್ಥಾಯಾಹಸನ್ನಿರ್ಮಿತೇನಾರ್ಥಕ ಏತತ್ಸೃಷ್ಟೇ
 ಬರ್ಹಿಭೂರ್ತೇನ ಶ್ರೇಷ್ಠೇನ ಸಿದ್ಧೇನ ಚ ದೂಷ್ಯೇಣ ಗತ್ವಾ | 12 ಛಾಗಾನಾಂ
 ಗೋವತ್ಸಾನಾಂ ವಾ ರುದಿರಮ್ ಅನಾದಾಯ ಸ್ವೀಯರುಧಿರಮ್
 ಆದಾಯೈಕಕೃತ್ತ್ವ ಏವ ಮಹಾಪವಿತ್ರಸ್ಥಾನಂ ಪ್ರವಿಶ್ಯಾನನ್ತಕಾಲಿಕಾಂ
 ಮುಕ್ತಿಂ ಪ್ರಾಪ್ನವಾನ್ | (aiṛṇios g166) 13 ವ್ಯಾಜಛಾಗಾನಾಂ ರುದಿರೇಣ
 ಗವಿಭಸ್ಯನಃ ಪ್ರಕ್ಷೇಪೇಣ ಚ ಯದ್ಭುತಚಿಲೋಕಾಃ ಶಾರೀರಿತಚಿತ್ತಾಯ
 ಪೂಯನ್ತೇ, | 14 ತರ್ಹಿ ಕಿಂ ಮನ್ಯದ್ಧೇ ಯಃ ಸದಾತನೇನಾತ್ಮನಾ
 ನಿಷ್ಕಲಜಬಲಿಮಿವ ಸ್ತಮೇವೇಶ್ವರಾಯ ದತ್ತವಾನ್, ತಸ್ಯ ಖೀಷ್ಣಸ್ಯ
 ರುದಿರೇಣ ಯುಷ್ಮಾಕಂ ಮನಾಂಸ್ಯಮರೇಶ್ವರಸ್ಯ ಸೇವಾಯೈ ಕಿಂ
 ಮೃತ್ಯುಜನಕೇಭ್ಯಃ ಕರ್ಮಭ್ಯೋ ನ ಪವಿತ್ರೀಕಾರಿಷ್ಯನ್ತೇ? (aiṛṇios g166)
 15 ಸ ನೂತನನಿಯಮಸ್ಯ ಮಧ್ಯಸ್ಥೋಽಭವತ್ ತಸ್ಯಾಭಿಪ್ರಾಯೋಽಯಂ
 ಯತ್ ಪ್ರಥಮನಿಯಮಲಜ್ಜನರೂಪಪಾಪೇಭ್ಯೋ ಮೃತ್ಯುನಾ ಮುಕ್ತೌ
 ಜಾತಾಯಾಮ್ ಅಹೂತಲೋಕಾ ಅನನ್ತಕಾಲೀಯಸಮುದ್ರಃ ಪ್ರತಿಜ್ಞಾಫಲಂ
 ಲಭೇರನ್ | (aiṛṇios g166) 16 ಯತ್ರ ನಿಯಮೋ ಭವತಿ ತತ್ರ
 ನಿಯಮಸಾಧಕಸ್ಯ ಬಲೇ ಮ್ಯುತ್ಯುನಾ ಭವಿತವ್ಯಂ | 17 ಯತೋ
 ಹತೇನ ಬಲಿನಾ ನಿಯಮಃ ಸ್ಥಿರೀಭವತಿ ಕಿನ್ತು ನಿಯಮಸಾಧಕೋ
 ಬಲಿ ಯಾವತ್ ಜೀವತಿ ತಾವತ್ ನಿಯಮೋ ನಿರರ್ಥಕಸ್ತಿಷ್ಠತಿ | 18
 ತಸ್ಮಾತ್ ಸ ಪೂರ್ವನಿಯಮೋಽಪಿ ರುದಿರಪಾತಂ ವಿನಾ ನ ಸಾಧಿತಃ |
 19 ಫಲತಃ ಸರ್ವಲೋಕಾನ್ ಪ್ರತಿ ವ್ಯವಸ್ಥಾನುಸಾರೇಣ ಸರ್ವ್ವಾ ಅಜ್ಞಾಃ
 ಕಥಯುತ್ವಾ ಮೂಸಾ ಜಲೇನ ಸಿನ್ಧೂರವರ್ಣಲೋಮ್ನಾ ಏಷೋವತ್ಸುಹೇನ
 ಚ ಸಾರ್ಧಂ ಗೋವತ್ಸಾನಾಂ ಛಾಗಾನಾಶ್ಚ ರುದಿರಂ ಗೃಹೀತ್ವಾ ಗ್ರನ್ಥೇ
 ಸರ್ವಲೋಕೇಷು ಚ ಪ್ರಕ್ಷಿಪ್ಯ ಬಭಾಷೇ, 20 ಯುಷ್ಮಾನ್ ಅಧೀಶ್ವರೋ
 ಯಂ ನಿಯಮಂ ನಿರೂಪಿತವಾನ್ ತಸ್ಯ ರುದಿರಮೇತತ್ | 21 ತದ್ವತ್ ಸ
 ದೂಷ್ಯೇಽಪಿ ಸೇವಾರ್ಥಕೇಷು ಸರ್ವಪಾತ್ರೇಷು ಚ ರುದಿರಂ ಪ್ರಕ್ಷಿಪ್ಯವಾನ್ |
 22 ಅಪರಂ ವ್ಯವಸ್ಥಾನುಸಾರೇಣ ಪ್ರಾಯಶಃ ಸರ್ವ್ವಾಣಿ ರುದಿರೇಣ
 ಪರಿಷ್ಠಿಯನ್ತೇ ರುದಿರಪಾತಂ ವಿನಾ ಪಾಪಮೋಚನಂ ನ ಭವತಿ ಚ |
 23 ಅಪರಂ ಯಾನಿ ಸ್ವರ್ಗೀಯವಸ್ತುನಾಂ ದೃಷ್ಟಾನ್ತಾಸ್ತೇಷಾಮ್ ಏತೈಃ
 ಪಾವನಮ್ ಅವಶ್ಯಕಮ್ ಅಸೀತ್ ಕಿನ್ತು ಸಾಕ್ಷಾತ್ ಸ್ವರ್ಗೀಯವಸ್ತುನಾಮ್
 ಏತೇಭ್ಯಃ ಶ್ರೇಷ್ಠೇ ಬರ್ಹಿಲಿದಾನ್ಯೈಃ ಪಾವನಮಾವಶ್ಯಕಂ | 24 ಯತಃ
 ಖೀಷ್ಣಃ ಸತ್ಯಪವಿತ್ರಸ್ಥಾನಸ್ಯ ದೃಷ್ಟಾನ್ತರೂಪಂ ಹಸ್ತಕೃತಂ ಪವಿತ್ರಸ್ಥಾನಂ
 ನ ಪ್ರವಿಷ್ಯವಾನ್ ಕಿನ್ತು ಸ್ವನ್ನಿಮಿತ್ತಮ್ ಇದಾನೀಮ್ ಈಶ್ವರಸ್ಯ ಸಾಕ್ಷಾತ್
 ಉಪಸ್ಥಾತುಂ ಸ್ವರ್ಗಮೇವ ಪ್ರವಿಷ್ಯತಿ | 25 ಯಥಾ ಚ ಮಹಾಯಾಜಕಃ
 ಪ್ರತಿವರ್ಷಂ ಪರಶೋಣಿತಮಾದಾಯ ಮಹಾಪವಿತ್ರಸ್ಥಾನಂ ಪ್ರವಿಶತಿ
 ತಥಾ ಖೀಷ್ಣೇನ ಪುನಃ ಪುನರಾತ್ಮೋತ್ಕರ್ಗೋ ನ ಕರ್ತವ್ಯಃ, 26

ಕರ್ತವ್ಯೇ ಸತಿ ಜಗತಃ ಸೃಷ್ಟಿಕಾಲಮಾರಭ್ಯ ಬಹುವಾರಂ ತಸ್ಯ
 ಮೃತ್ಯುಭೋಗ ಅವಶ್ಯಕೋಽಭವತ್; ಕಿನ್ತಿದಾನೀಂ ಸ ಅತ್ಮೋತ್ಕರ್ಗೇಣ
 ಪಾಪನಾಶಾರ್ಥಮ್ ಏಕಕೃತ್ವೋ ಜಗತಃ ಶೇಷಕಾಲೇ ಪ್ರಚಕಾಶೇ |
 (aiṛṇ g165) 27 ಅಪರಂ ಯಥಾ ಮಾನುಷಸ್ಯೈಕಕೃತ್ವೋ ಮರಣಂ
 ತತ್ ಪಶ್ಚಾದ್ ವಿಚಾರೋ ನಿರೂಪಿತೋಽಸ್ಮಿ, 28 ತದ್ವತ್ ಖೀಷ್ಣೋಽಪಿ
 ಬಹೂನಾಂ ಪಾಪವಹನಾರ್ಥಂ ಬಲಿರೂಪೇಣೈಕಕೃತ್ವ ಉತ್ಸೃಜೇ, ಅಪರಂ
 ದ್ವಿತೀಯವಾರಂ ಪಾಪಾದ್ ಭಿನ್ನಃ ಸನ್ ಯೇ ತಂ ಪ್ರತೀಕ್ಷಂತೇ ತೇಷಾಂ
 ಪರಿತ್ರಾಣಾರ್ಥಂ ದರ್ಶನಂ ದಾಸ್ಯತಿ |

10 ವ್ಯವಸ್ಥಾ ಭವಿಷ್ಯನ್ನಜ್ಞಲಾನಾಂ ಛಾಯಾಸ್ವರೂಪಾ ನ ಚ
 ವಸ್ತೂನಾಂ ಮೂರ್ತಿಸ್ವರೂಪಾ ತತೋ ಹೇತೋ ನಿರ್ಮಿತಂ
 ದೀಯಮಾನೈರೇಕವಿದ್ಯೈ ವಾರ್ಷಿಕಬಲಿಭಿಃ ಶರಣಾಗತಲೋಕಾನ್
 ಸಿದ್ಧಾನ್ ಕರ್ತುಂ ಕದಾಪಿ ನ ಶಕ್ಯೋತಿ | 2 ಯದ್ಭುತಕೃತ್ ತರ್ಹಿ ತೇಷಾಂ
 ಬಲೀನಾಂ ದಾನಂ ಕಿಂ ನ ನ್ಯವರ್ತಿಷ್ಯತ? ಯತಃ ಸೇವಾಕಾರಿಷ್ಠೇಕಕೃತ್ತ್ವ
 ಪವಿತ್ರೀಭೂತೇಷು ತೇಷಾಂ ಕೋಽಪಿ ಪಾಪಭೋಧಃ ಪುನ ನಾರಭವಿಷ್ಯತ್ |
 3 ಕಿನ್ತು ತೈ ಬರ್ಹಿಲಿದಾನ್ಯೈಃ ಪ್ರತಿವತ್ಸರಂ ಪಾಪಾನಾಂ ಸ್ಮಾರಣಂ ಚಾಯತೇ |
 4 ಯತೋ ವ್ಯಷಾಣಾಂ ಛಾಗಾನಾಂ ವಾ ರುದಿರೇಣ ಪಾಪಮೋಚನಂ ನ
 ಸಮ್ಯವತಿ | 5 ಏತತ್ಕಾರಣಾತ್ ಖೀಷ್ಣೇನ ಜಗತ್ ಪ್ರವಿಶ್ಯೇದಮ್ ಉಚ್ಯತೇ,
 ಯಥಾ, "ನೇಷ್ಣಾಽ ಬಲಿಂ ನ ನೈವೇದ್ಯಂ ದೇಹೋ ಮೇ ನಿರ್ಮಿತಸ್ತಸ್ಯಯಾ |
 6 ನ ಚ ತ್ವಂ ಬಲಿಭಿ ಹರ್ವ್ಯೈಃ ಪಾಪಘ್ನೈಃ ವಾರ್ ಪ್ರತುಷ್ಯಸಿ | 7 ಅವಾದಿಷಂ
 ತದೈವಾಹಂ ಪಶ್ಯ ಕುರ್ವೇ ಸಮಾಗಮಂ | ಧರ್ಮಗ್ರನ್ಥಸ್ಯ ಸರ್ಗೇ ಮೇ
 ವಿದ್ಯತೇ ಲಿಖಿತಾ ಕಥಾ | ಈಶ ಮನೋಽಭಿಲಾಷಸ್ಯೇ ಮಯಾ
 ಸಮ್ಪೂರಯಿಷ್ಯತೇ | " 8 ಇತ್ಯಸ್ಮಿನ್ ಪ್ರಥಮತೋ ಯೇಷಾಂ ದಾನಂ
 ವ್ಯವಸ್ಥಾನುಸಾರಾದ್ ಭವತಿ ತಾನ್ಯಧಿ ತೇನೇದಮುಕ್ತಂ ಯಥಾ,
 ಬಲಿನ್ಯೈವೇದ್ಯಹವ್ಯಾನಿ ಪಾಪಘ್ನಿಷ್ಠಿಪಚಾರಕಂ, ನೇಮಾನಿ ವಾಙ್ಮನಿ ತ್ವಂ
 ಹಿ ನ ಚೈತೇಷು ಪ್ರತುಷ್ಯಸೀತಿ | 9 ತತಃ ಪರಂ ತೇನೋಕ್ತಂ ಯಥಾ, "ಪಶ್ಯ
 ಮನೋಽಭಿಲಾಷಂ ತೇ ಕರ್ತುಂ ಕುರ್ವೇ ಸಮಾಗಮಂ;" ದ್ವಿತೀಯಮ್
 ಏತದ್ ವಾಕ್ಯಂ ಸ್ಥಿರೀಕರ್ತುಂ ಸ ಪ್ರಥಮಂ ಉಮ್ಯತಿ | 10 ತೇನ
 ಮನೋಽಭಿಲಾಷೇಣ ಚ ವಯಂ ಯೀಶ್ವರಖೀಷ್ಣಸ್ಯೈಕಕೃತ್ತ್ವಃ
 ಸ್ವಶರೀರೋತ್ಕರ್ಗಾತ್ ಪವಿತ್ರೀಕೃತಾ ಅಭವಾಮ | 11 ಅಪರಮ್ ಏಕೈಕೋ
 ಯಾಜಕಃ ಪ್ರತಿದಿನಮ್ ಉಪಾಸನಾಂ ಕುರ್ವನ್ ಯೈಶ್ಚ ಪಾಪಾನಿ
 ನಾಶಯತುಂ ಕದಾಪಿ ನ ಶಕ್ಯಂತೇ ತಾದೃಶಾನ್ ಏಕರೂಪಾನ್ ಬಲೀನ್
 ಪುನಃ ಪುನರುತ್ಸೃಜನ್ ತಿಷ್ಠತಿ | 12 ಕಿನ್ತು ಸೌ ಪಾಪನಾಶಕಮ್ ಏಕಂ
 ಬಲಿಂ ದತ್ತಾನನ್ತಕಾಲಾರ್ಥಮ್ ಈಶ್ವರಸ್ಯ ದಕ್ಷಿಣ ಉಪವಿಶ್ಯ 13 ಯಾವತ್
 ತಸ್ಯ ಶತ್ವವಸ್ತಸ್ಯ ಪಾದಪೀಠಂ ನ ಭವನ್ತಿ ತಾವತ್ ಪ್ರತೀಕ್ಷಮಾಣಸ್ತಿಷ್ಠತಿ | 14
 ಯತ ಏಕೇನ ಬಲಿದಾನೇನ ಸೋಽನನ್ತಕಾಲಾರ್ಥಂ ಕ್ಷಯಮಾನಾನ್
 ಲೋಕಾನ್ ಸಾಧಿತವಾನ್ | 15 ಏತಸ್ಮಿನ್ ಪವಿತ್ರ ಆತ್ಮಾಪ್ಯಸ್ಥಾಕಂ ಪಕ್ಷೇ
 ಪ್ರಮಾಣಯತಿ 16 "ಯತೋ ಹೇತೋಽಸ್ತದ್ವಿನಾತ್ ಪರಮ್ ಅಹಂ ತೈಃ
 ಸಾರ್ಧಮ್ ಇಮಂ ನಿಯಮಂ ಸ್ಥಿರೀಕರಿಷ್ಯಾಮೀತಿ ಪ್ರಥಮತ ಉಕ್ತ್ವಾ
 ಪರಮೇಶ್ವರೇಣೇದಂ ಕಥಿತಂ, ತೇಷಾಂ ಚಿತ್ತೇ ಮಮ ವಿಧೀನ್
 ಸ್ಯಾಪಯಿಷ್ಯಾಮಿ ತೇಷಾಂ ಮನಃಸು ಚ ತಾನ್ ಲೇಖಿಷ್ಯಾಮಿ ಚ, 17
 ಅಪರಶ್ಚ ತೇಷಾಂ ಪಾಪಾನ್ಯಪರಾಧಾಂಶ್ಚ ಪುನಃ ಕದಾಪಿ ನ
 ಸ್ಮಾರಿಷ್ಯಾಮಿ | " 18 ಕಿನ್ತು ಯತ್ರ ಪಾಪಮೋಚನಂ ಭವತಿ ತತ್ರ

ಪಾಪಾರ್ಥಕಬಲಿದಾನಂ ಪುನರ್ನ ಭವತಿ | 19 ಅತೋ ಹೇ ಭ್ರಾತರಃ, ಯೇಶೋ ರುಧಿರೇಣ ಪವಿತ್ರಸ್ಥಾನಪ್ರವೇಶಾಯಾಸ್ತಾಕಮ್ ಉತ್ಸಾಹೋ ಭವತಿ, 20 ಯತಃ ಸೋಽಸದ್ಧರ್ಷಂ ತಿರಸ್ಕರಿಣ್ಯಾರ್ಥತಃ ಸ್ವಶರೀರೇಣ ನವೀನಂ ಜೀವನಯುಕ್ತಇಷ್ಟಿಕಂ ಪನ್ನಾನಂ ನಿರ್ಮಿತವಾನ್, 21 ಅಪರಇಷ್ಟೇಶ್ವರೀಯಪರಿವಾರಸ್ಯಾದ್ಯಕ್ಷ ಏಕೋ ಮಹಾಯಾಜಕೋಽಸ್ತಾಕಮಸ್ತಿ | 22 ಅತೋ ಹೇತೋರಸ್ಮಾಭಿಃ ಸರಲಾನ್ತಃಕಣೈ ದ್ವ್ಯಥವಿಶ್ವಾಸೈಃ ಪಾಪಬೋಧಾತ್ ಪ್ರಕ್ಷಾಲಿತಮನೋಭಿ ನಿರ್ಮೂಲಜಲೇ ಸ್ನಾತಶರೀರೈಶ್ಚೇಶ್ವರಮ್ ಉಪಾಗತೃ ಪ್ರತ್ಯಾಶಾಯಾಃ ಪ್ರತಿಜ್ಞಾ ನಿಶ್ಚಲಾ ಧಾರಯಿತವ್ಯಾ | 23 ಯತೋ ಯಸ್ತಾಮ್ ಅಜ್ಞೇಕೃತವಾನ್ ಸ ವಿಶ್ವಸನೀಯಃ | 24 ಅಪರಂ ಪ್ರೇಮ್ನಿ ಸತ್ವಿಯಾಸು ಚೈಕೈಕಸ್ಯೋತ್ಸಾಹವ್ಯದ್ಧರ್ಷಮ್ ಅಸ್ಮಾಭಿಃ ಪರಸ್ಪರಂ ಮನ್ವಯಿತವ್ಯಂ | 25 ಅಪರಂ ಕತಿಪಯಲೋಕಾಯ ಧಾ ಕುವರ್ಷಿ ತಥಾಸ್ಮಾಭಿಃ ಸಭಾಕರಣಂ ನ ಪರಿತ್ಯಕ್ತವ್ಯಂ ಪರಸ್ಪರಮ್ ಉಪದೇಷ್ಟವ್ಯಂ ಯತಸ್ತತ್ ಮಹಾದಿನಮ್ ಉತ್ತರೋತ್ತರಂ ನಿಕಟವರ್ತಿ ಭವತೀತಿ ಯುಷ್ಮಾಭಿ ದ್ವ್ಯಶ್ರತೇ | 26 ಸತ್ಯಮತಸ್ಯ ಜ್ಞಾನಪ್ರಾಪ್ತೇಃ ಪರಂ ಯದಿ ವಯಂ ಸ್ವಂಚ್ಛಯಾ ಪಾಪಾಚಾರಂ ಕುರ್ಮ್ಯಸ್ಯಹಿ ಪಾಪಾನಾಂ ಕೃತೇ ಽನ್ಯತ್ ಕಿಮಪಿ ಬಲಿದಾನಂ ನಾವಶಿಷ್ಯತೇ | 27 ಕಿನ್ನು ವಿಚಾರಸ್ಯ ಭಯಾನಕಾ ಪ್ರತೀಕ್ಷಾ ರಿಪುನಾಶಕಾನಲಸ್ಯ ತಾಪಶ್ಚಾವಶಿಷ್ಯತೇ | 28 ಯಃ ಕಶ್ಚಿತ್ ಮೂಸಸೋ ವ್ಯವಸ್ಥಾಮ್ ಅವಮನ್ಯತೇ ಸ ದಯಾಂ ವಿನಾ ದ್ವಯೋಸ್ತಿಸ್ಯಹಾಂ ವಾ ಸಾಕ್ಷಿಹಾಂ ಪ್ರಮಾಣೇನ ಹನ್ಯತೇ, 29 ತಸ್ಮಾತ್ ಕಿಂ ಬುದ್ಧ್ಯದ್ವೇ ಯೋ ಜನ ಈಶ್ವರಸ್ಯ ಪುತ್ರಮ್ ಅವಜಾನಾತಿ ಯೇನ ಚ ಪವಿತ್ರೀಕೃತೋ ಽಭವತ್ ತತ್ ನಿಯಮಸ್ಯ ರುಧಿರಮ್ ಅಪವಿತ್ರಂ ಜಾನಾತಿ, ಅನುಗ್ರಹಕರಮ್ ಆತ್ಮಾನಮ್ ಅಪಮನ್ಯತೇ ಚ, ಸ ಕಿಯನ್ಹಾಘೋರತರದಣ್ಯಸ್ಯ ಯೋಗ್ಯೋ ಭವಿಷ್ಯತಿ? 30 ಯತಃ ಪರಮೇಶ್ವರಃ ಕಥಯತಿ, "ದಾನಂ ಫಲಸ್ಯ ಮತ್ಕರ್ಮ ಸೂಚಿತಂ ಪ್ರದದಾಮ್ಯಹಂ | " ಪುನರಪಿ, "ತದಾ ವಿಚಾರಯಿಷ್ಯನ್ನೇ ಪರೇಶೇನ ನಿಜಾಃ ಪ್ರಜಾಃ | " ಇದಂ ಯಃ ಕಥಿತವಾನ್ ತಂ ವಯಂ ಜಾನೀಮಃ | 31 ಅಮರೇಶ್ವರಸ್ಯ ಕರಯೋಃ ಪತನಂ ಮಹಾಭಯಾನಕಂ | 32 ಹೇ ಭ್ರಾತರಃ, ಪೂರ್ವದಿನಾನಿ ಸ್ಮರತ ಯತಸ್ತದಾನೀಂ ಯೂಯಂ ದೀಪ್ತಿಂ ಪ್ರಾಪ್ಯ ಬಹುದುರ್ಗತಿರೂಪಂ ಸಂಗ್ರಾಮಂ ಸಹಮಾನಾ ಏಕತೋ ನಿನ್ಯಾಕ್ಷೇಶೈಃ ಕೌತುಕೀಕೃತಾ ಅಭವತ, 33 ಅನ್ಯತಶ್ಚ ತದ್ಯೋಗಿನಾಂ ಸಮಾಂತಿನೋ ಽಭವತ | 34 ಯೂಯಂ ಮಮ ಬನ್ಧನಸ್ಯ ದುಃಖೇನ ದುಃಖಿನೋ ಽಭವತ, ಯುಷ್ಮಾಕಮ್ ಉತ್ತಮಾ ನಿತ್ಯಾ ಚ ಸಮೃತ್ತಿಃ ಸ್ವರ್ಗೇ ವಿದ್ಯತ ಇತಿ ಜ್ಞಾತ್ಯಾ ಸಾನಂದಂ ಸರ್ವಸ್ವಸ್ವಾಪಹರಣಮ್ ಅಸಹದ್ವಷ್ಟ | 35 ಅತಃ ಏವ ಮಹಾಪುರಸ್ಕಾರಯುಕ್ತಂ ಯುಷ್ಮಾಕಮ್ ಉತ್ಸಾಹಂ ನ ಪರಿತ್ಯಜತ | 36 ಯತೋ ಯೂಯಂ ಯೇನೇಶ್ವರಸ್ಯೇಚ್ಛಾಂ ಪಾಲಯಿತ್ವಾ ಪ್ರತಿಜ್ಞಾಯಾಃ ಫಲಂ ಲಭದ್ಧಂ ತದರ್ಥಂ ಯುಷ್ಮಾಭಿ ದ್ವೈರ್ಯೋಗ್ಯವಲಮ್ನನಂ ಕರ್ತವ್ಯಂ | 37 ಯೇನಾಗನ್ವಂ ಸ ಸ್ವಲ್ಪಕಾಲಾತ್ ಪರಮ್ ಆಗಮಿಷ್ಯತಿ ನ ಚ ವಿಲಮ್ನಿಷ್ಯತೇ | 38 "ಪುಣ್ಯವಾನ್ ಜನೋ ವಿಶ್ವಾಸೇನ ಜೀವಿಷ್ಯತಿ ಕಿನ್ನು ಯದಿ ನಿವರ್ತತೇ ತರ್ಹಿ ಮಮ ಮನಸ್ಸಸ್ಮಿನ್ ನ ತೋಷಂ ಯಾಸ್ಯತಿ | " 39 ಕಿನ್ನು ವಯಂ ವಿನಾಶಜನಿಕಾಂ ಧರ್ಮಾತ್ ನಿವೃತ್ತಿಂ ನ ಕುರ್ವಾಣಾ ಆತ್ಮನಃ ಪರಿತ್ರಾಣಾಯ ವಿಶ್ವಾಸಂ ಕುರ್ವಾಮಹೇ |

11 ವಿಶ್ವಾಸ ಆಶಂಸಿತಾನಾಂ ನಿಶ್ಚಯಃ, ಆದ್ಯಶ್ಚಾನಾಂ ವಿಷಯಾಹಾಂ ದರ್ಶನಂ ಭವತಿ | 2 ತೇನ ವಿಶ್ವಾಸೇನ ಪ್ರಾಇಷ್ಟೋ ಲೋಕಾಃ ಪ್ರಾಮಾಣ್ಯಂ ಪ್ರಾಪ್ತವನ್ಃ | 3 ಅಪರಮ್ ಈಶ್ವರಸ್ಯ ವಾಕ್ಯೇನ ಜಗನ್ನಸ್ತುಜ್ಞನ್ಯ, ದೃಷ್ಟವಸ್ತುನಿ ಚ ಪ್ರತ್ಯಕ್ಷವಸ್ತುಭ್ಯೋ ನೋದಪದ್ಯನ್ನೇತದ್ ವಯಂ ವಿಶ್ವಾಸೇನ ಬುದ್ಧ್ಯಾಮಹೇ | (aiñ g165) 4 ವಿಶ್ವಾಸೇನ ಹಾಬಿಲ್ ಈಶ್ವರಮುದ್ವಿಶ್ವ ಕಾಬಿಲಃ ಶ್ರೇಷ್ಠಂ ಬಲಿದಾನಂ ಕೃತವಾನ್ ತಸ್ಯಾಚ್ಛೇಶ್ವರೇಣ ತಸ್ಯ ದಾನಾನ್ಯಧಿ ಪ್ರಮಾಣೇ ದತ್ತೇ ಸ ಧಾರ್ಮಿಕ ಇತ್ಯಸ್ಯ ಪ್ರಮಾಣಂ ಲಭ್ಯವಾನ್ ತೇನ ವಿಶ್ವಾಸೇನ ಚ ಸ ಮೃತಃ ಸನ್ ಅದ್ಯಾಪಿ ಭಾಷತೇ | 5 ವಿಶ್ವಾಸೇನ ಹನೋಕ್ ಯಥಾ ಮೃತ್ಯುಂ ನ ಪಶ್ಯೇತ್ ತಥಾ ಲೋಕಾನ್ತರಂ ನೀತಃ, ತಸ್ಯೋದ್ದೇಶಶ್ಚ ಕೇನಾಪಿ ನ ಪ್ರಾಪಿ ಯತ ಈಶ್ವರಸ್ಯಂ ಲೋಕಾನ್ತರಂ ನೀತವಾನ್, ತತ್ಯಮಾಣಮಿದಂ ತಸ್ಯ ಲೋಕಾನ್ತರೀಕರಣಾತ್ ಪೂರ್ವಂ ಸ ಈಶ್ವರಾಯ ರೋಚಿತವಾನ್ ಇತಿ ಪ್ರಮಾಣಂ ಪ್ರಾಪ್ತವಾನ್ | 6 ಕಿನ್ನು ವಿಶ್ವಾಸಂ ವಿನಾ ಕೋಽಪೀಶ್ವರಾಯ ರೋಚಿತಂ ನ ಶಕ್ನೋತಿ ಯತ ಈಶ್ವರೋಽಸ್ತಿ ಸ್ವಾನ್ಯೇಷಿಲೋಕೇಭ್ಯಃ ಪುರಸ್ಕಾರಂ ದದಾತಿ ಚೇತಿಕಥಾಯಾಮ್ ಈಶ್ವರಶರಣಾಗತೈ ವಿಶ್ವಸಿತವ್ಯಂ | 7 ಅಪರಂ ತದಾನೀಂ ಯಾನ್ಯದ್ಯಶ್ಚಾನಾಸನ್ ತಾನೀಶ್ವರೇಹಾದಿಷ್ಟಃ ಸನ್ ನೋಹೋ ವಿಶ್ವಾಸೇನ ಭೀಶ್ಚ ಸ್ವಪರಿಜನಾನಾಂ ರಕ್ಷಾರ್ಥಂ ಪೋತಂ ನಿರ್ಮಿತವಾನ್ ತೇನ ಚ ಜಗಜ್ಜನಾನಾಂ ದೋಷಾನ್ ದರ್ಶಿತವಾನ್ ವಿಶ್ವಾಸಾತ್ ಲಭ್ಯಸ್ಯ ಪುಣ್ಯಸ್ಯಾಧಿಕಾರೀ ಬಭೂವ ಚ | 8 ವಿಶ್ವಾಸೇನೇಬ್ರಾಹಿಮ್ ಆಹೂತಃ ಸನ್ ಆಜ್ಞಾಂ ಗೃಹೀತ್ಯ ಯಸ್ಯ ಸ್ನಾನಸ್ಯಾಧಿಕಾರಸ್ಯೇನ ಪ್ರಾಪ್ತವ್ಯಸ್ಯತ್ ಸ್ನಾನಂ ಪ್ರಸ್ಥಿತವಾನ್ ಕಿನ್ನು ಪ್ರಸ್ನಾನಸಮಯೇ ಕ್ವ ಯಾಮೀತಿ ನಾಜನಾತ್ | 9 ವಿಶ್ವಾಸೇನ ಸ ಪ್ರತಿಜ್ಞಾತೇ ದೇಶೇ ಪರದೇಶವತ್ ಪ್ರವಸನ್ ತಸ್ಯಾಃ ಪ್ರತಿಜ್ಞಾಯಾಃ ಸಮಾನಾಂತಿಭ್ಯಾಮ್ ಇಸ್ಮಾಕಾ ಯಾಕೂಬಾ ಚ ಸಹ ದೂಷ್ಯವಾಸ್ಯಭವತ್ | 10 ಯಸ್ಮಾತ್ ಸ ಈಶ್ವರೇಣ ನಿರ್ಮಿತಂ ಸ್ಥಾಪಿತವ್ಯಂ ಭಿತ್ತಿಮೂಲಯುಕ್ತಂ ನಗರಂ ಪ್ರತ್ಯೈಕ್ಷತ | 11 ಅಪರಇವಿಶ್ವಾಸೇನ ಸಾರಾ ವಯೋತಿಕ್ಯಾನ್ಯಾ ಸನ್ಮಪಿ ಗರ್ಭಧಾರಣಾಯ ಶಕ್ತಿಂ ಪ್ರಾಪ್ಯ ಪುತ್ರವತ್ಯಭವತ್, ಯತಃ ಸಾ ಪ್ರತಿಜ್ಞಾಕಾರಿಣಂ ವಿಶ್ವಾಸ್ಯಮ್ ಅಮನ್ಯತ | 12 ತತೋ ಹೇತೋ ಮೃತಕಲ್ಪಾದ್ ಏಕಸ್ಮಾತ್ ಜನಾದ್ ಆಕಾಶೀಯನಕ್ರತ್ಯಾಣೀವ ಗಣನಾತೀತಾಃ ಸಮುದ್ರತೀರಸ್ಥಸಿಕತಾ ಇವ ಚಾಸಂಖ್ಯಾ ಲೋಕಾ ಉತ್ಸೇದಿರೇ | 13 ಏತೇ ಸರ್ವೇ ಪ್ರತಿಜ್ಞಾಯಾಃ ಫಲಾನ್ಯಪ್ರಾಪ್ಯ ಕೇವಲಂ ದೂರಾತ್ ತಾನಿ ನಿರೀಕ್ಷ್ಯ ವನ್ವಿತ್ಯಾ ಚ, ಪೃಥಿವ್ಯಾಂ ವಯಂ ವಿದೇಶಿನಃ ಪ್ರವಾಸಿನಶ್ಚಾಸ್ಮಹ ಇತಿ ಸ್ವೀಕೃತ್ಯ ವಿಶ್ವಾಸೇನ ಪ್ರಾಣಾನ್ ತತ್ಯಜುಃ | 14 ಯೇ ತು ಜನಾ ಇತ್ಯಂ ಕಥಯನ್ತಿ ತೈಃ ವೈತ್ಯಕದೇಶೋ ಽಸ್ಮಾಭಿರನ್ವಿಷ್ಟತ ಇತಿ ಪ್ರಕಾಶ್ಯತೇ | 15 ತೇ ಯಸ್ಮಾದ್ ದೇಶಾತ್ ನಿರ್ಗತಾಸ್ತಂ ಯದ್ಯಸ್ಮರಿಷ್ಯನ್ ತರ್ಹಿ ಪರಾವರ್ತನಾಯ ಸಮಯಮ್ ಅಲಪ್ಸ್ಯನ್ | 16 ಕಿನ್ನು ತೇ ಸರ್ವೋತ್ಕೃಷ್ಟಮ್ ಅರ್ಥತಃ ಸ್ವರ್ಗೀಯಂ ದೇಶಮ್ ಆಕಾಂಕ್ಷನ್ತಿ ತಸ್ಮಾದ್ ಈಶ್ವರಸ್ನಾನಧಿ ನ ಲಭ್ಯಮಾನಸ್ಯೇಷಾಮ್ ಈಶ್ವರ ಇತಿ ನಾಮ ಗೃಹೀತವಾನ್ ಯತಃ ಸ ತೇಷಾಂ ಕೃತೇ ನಗರಮೇಕಂ ಸಂಸ್ಥಾಪಿತವಾನ್ | 17 ಅಪರಮ್ ಇಬ್ರಾಹೀಮಃ ಪರೀಕ್ಷಾಯಾಂ ಜಾತಾಯಾಂ ಸ ವಿಶ್ವಾಸೇನೇಸ್ತಾಕಮ್ ಉತ್ಸರ್ಜ, 18 ವಸ್ತುತ ಇಸ್ರಾಕಿ ತವ ವಂಶೋ ವಿಖ್ಯಾಸ್ಯತ ಇತಿ ವಾಗ್ ಯಮಧಿ ಕಥಿತಾ ತಮ್ ಅದ್ವಿತೀಯಂ ಪುತ್ರಂ ಪ್ರತಿಜ್ಞಾಪ್ರಾಪ್ತಃ ಸ ಉತ್ಸರ್ಜ | 19 ಯತ ಈಶ್ವರೋ ಮೃತಾನಪ್ಯುತ್ಥಾವಯಿತುಂ ಶಕ್ನೋತೀತಿ ಸ ಮೇನೇ ತಸ್ಮಾತ್ ಸ ಉಪಮಾರೂಪಂ ತಂ ಲೇಭೇ | 20 ಅಪರಮ್

ಇಸ್ರಾಹೈಲ್ ವಿಶ್ವಾಸೇನ ಯಾಕೂಬ್ ಏಷಾವೇ ಚ ಭಾವಿವಿಷಯಾನಧ್ಯಾಶಿಷಂ ದದೌ | 21 ಅಪರಂ ಯಾಕೂಬ್ ಮರಣಕಾಲೇ ವಿಶ್ವಾಸೇನ ಯೂಷಫಃ ಪುತ್ರಯೋರೇಕೈಕಸ್ಮೈ ಜನಾಯಾಶಿಷಂ ದದೌ ಯಷ್ಟ್ಯಾ ಅಗ್ರಭಾಗೇ ಸಮಾಲಮ್ನು ಪುಣನಾಮ ಚ | 22 ಅಪರಂ ಯೂಷಫ್ ಚರಮಕಾಲೇ ವಿಶ್ವಾಸೇನೇಸ್ರಾಯೇಲ್ತಂಶೀಯಾನಾಂ ಮಿಸರದೇಶಾದ್ ಬಹಿರ್ಗಮನಸ್ಯ ವಾಚಂ ಜಗಾದ ನಿಜಾಸ್ಥಿನೀ ಚಾಧಿ ಸಮಾದಿದೇಶ | 23 ನವಜಾತೋ ಮೂಸಾಶ್ಚ ವಿಶ್ವಾಸಾತ್ ತ್ರಾನ್ ಮಾಸಾನ್ ಸ್ವಪಿತೃಭ್ಯಾನ್ ಅಗೋಪ್ಯತ ಯತಸೌಸ್ವಶಿತುಂ ಪರಮಸುನ್ದರಂ ದೃಷ್ಟವನ್ತೌ ರಾಜಾಞ್ಚಾನು ಶಭಿತವನ್ತೌ | 24 ಅಪರಂ ವಯಃಪ್ರಾಪ್ತೋ ಮೂಸಾ ವಿಶ್ವಾಸಾತ್ ಫಿರೌಣೋ ದೌಹಿತೃ ಇತಿ ನಾಮ ನಾಭೀಚಕಾರ | 25 ಯತಃ ಸ ಕ್ಷಣಿಕಾತ್ ಪಾಪಜಸುಖಭೋಗಾದ್ ಈಶ್ವರಸ್ಯ ಪ್ರಜಾಭಿಃ ಸಾರ್ಧಂ ದುಃಖಭೋಗಂ ವವೇ | 26 ತಥಾ ಮಿಸರದೇಶೀಯನಿಧಿಭ್ಯಃ ಖ್ರೀಷ್ಟನಿಮಿತ್ತಾಂ ನಿನ್ದಾಂ ಮಹತೀಂ ಸಮ್ಪತ್ತಿಂ ಮೇನೇ ಯತೋ ಹೇತೋಃ ಸ ಪುರಸ್ಕಾರದಾನಮ್ ಅಪೈಕ್ಷತ | 27 ಅಪರಂ ಸ ವಿಶ್ವಾಸೇನ ರಾಜ್ಞಃ ಕ್ರೋಧಾತ್ ನ ಭೀತ್ವಾ ಮಿಸರದೇಶಂ ಪರಿತತ್ಯಾಜ, ಯತಸ್ತೇನಾದೃಶ್ಯಂ ವೀಕ್ಷಮಾಣೇನೇವ ದೈರ್ಯಮ್ ಅಲಮ್ನಿ | 28 ಅಪರಂ ಪ್ರಥಮಜಾತಾನಾಂ ಹನ್ತಾ ಯತ್ ಸ್ತ್ರೀಯಲೋಕಾನ್ ನ ಸ್ವೃಶೇತ್ ತದರ್ಥಂ ಸ ವಿಶ್ವಾಸೇನ ನಿಸ್ತಾರಪರ್ವೀಯಬಲಿಚ್ಛೇದನಂ ರುದ್ಧಿರಸೇಚನಇನ್ಧಾನುಷ್ಠಿತಾವಾನ್ | 29 ಅಪರಂ ತೇ ವಿಶ್ವಾಸಾತ್ ಸ್ಥಲೇನೇವ ಸೂಞ್ಜಗರೇಣ ಜಗ್ಮುಃ ಕಿನ್ತು ಮಿಸ್ರೀಯಲೋಕಾಸ್ತತ್ ಕರ್ತುಮ್ ಉಪಕ್ರಮ್ಯ ತೋಯೇಷು ಮಮಜ್ಜುಃ | 30 ಅಪರಂ ವಿಶ್ವಾಸಾತ್ ತೈಃ ಸಪ್ತಾಹಂ ಯಾವದ್ ಯಿರೀಹೋಃ ಪ್ರಾಚೀರಸ್ಯ ಪ್ರದಕ್ಷಿಣೇ ಕೃತೇ ತತ್ ನಿಪಪಾತ | 31 ವಿಶ್ವಾಸಾದ್ ರಾಹಬ್ಲಾಮಿಕಾ ವೇಶ್ಯಾಪಿ ಪ್ರೀತ್ಯಾ ಚಾರಾನ್ ಅನುಗೃಹ್ಯಾವಿಶ್ವಾಸಿಭಿಃ ಸಾರ್ಧಂ ನ ವಿನನಾಶ | 32 ಅಧಿಕಂ ಕಿಂ ಕಥಯಿಷ್ಯಾಮಿ? ಗಿದಿಯೋನೋ ಬಾರಕಃ ಶಿಮ್ಲೋನೋ ಯಪ್ತಹೋ ದಾಯೂದ್ ಶಿಮೂಯೇಲೋ ಭವಿಷ್ಯದ್ವಾದಿನಶ್ಚೈತೇಷಾಂ ವೃತ್ತಾನ್ತಕಥನಾಯ ಮಮ ಸಮಯಾಭಾವೋ ಭವಿಷ್ಯತಿ | 33 ವಿಶ್ವಾಸಾತ್ ತೇ ರಾಜ್ಞಾನಿ ವಶೀಕೃತವನ್ನೋ ಧರ್ಮಕರ್ಮಾಣಿ ಸಾಧಿತವನ್ತಃ ಪ್ರತಿಜ್ಞಾನಾಂ ಫಲಂ ಲಬ್ಧವನ್ತಃ ಸಿಂಹಾನಾಂ ಮುಖಾನಿ ರುದ್ಧವನ್ನೋ 34 ವಹ್ನೇರ್ಧಾಹಂ ನಿರ್ವಾಪಿತವನ್ತಃ ಖಜ್ಜಧಾರಾದ್ ರಕ್ಷಾಂ ಪ್ರಾಪ್ತವನ್ನೋ ದೌರ್ಬಲ್ಯೇ ಸಬಲೀಕೃತಾ ಯುದ್ಧೇ ಪರಾಕ್ರಮಿಣೋ ಜಾತಾಃ ಪರೇಷಾಂ ಸೈನ್ಯಾನಿ ದವಯಿತವನ್ತಶ್ಚ | 35 ಯೋಷಿತಃ ಪುನರುತ್ಥಾನೇನ ಮೃತಾನ್ ಆತ್ಮಜಾನ್ ಲೇಭಿರೇ, ಅಪರೇ ಚ ಶ್ರೇಷ್ಠೋತ್ಥಾನಸ್ಯ ಪ್ರಾಪ್ತೇರಾಶಯಾ ರಕ್ಷಮ್ ಅಗೃಹೀತ್ವಾ ತಾಡನೇನ ಮೃತವನ್ತಃ | 36 ಅಪರೇ ತಿರಸ್ಕಾರೈಃ ಕಶಾಭಿ ಬರ್ಘನ್ತೈಃ ಕಾರಯಾ ಚ ಪರೀಕ್ಷಿತಾಃ | 37 ಬಹವಶ್ಚ ಪ್ರಸ್ತರಾಘಾತ್ಯೈ ಹಠತಾಃ ಕರಪತ್ರೈ ವಾಫ ವಿದೀರ್ಕಾಫ ಯನ್ತ್ರೈ ವಾಫ ಕ್ಲಿಷ್ಟಾಃ ಖಜ್ಜಧಾರೈ ವಾಫ ವ್ಯಾಪಾದಿತಾಃ | ತೇ ಮೇಷಾಣಾಂ ಛಾಗಾನಾಂ ವಾ ಚರ್ಮಾಣಿ ಪರಿಧಾಯ ದೀನಾಃ ಪೀಡಿತಾ ದುಃಖಾರ್ತಾಶ್ಚಾಭ್ಯಾಮ್ನುನ್ | 38 ಸಂಸಾರೋ ಯೇಷಾಮ್ ಅಯೋಗ್ಯಸೇ ನಿರ್ಜನಸ್ಥಾನೇಷು ಪರ್ವತೇಷು ಗಹ್ವರೇಷು ಪೃಥಿವ್ಯಾಶ್ಚಿದ್ರೇಷು ಚ ಪರ್ಯುಟನ್ | 39 ಏತ್ರೈಃ ಸರ್ವೈಃ ವಿಶ್ವಾಸಾತ್ ಪ್ರಮಾಣಂ ಪ್ರಾಪಿ ಕಿನ್ತು ಪ್ರತಿಜ್ಞಾಯಾಃ ಫಲಂ ನ ಪ್ರಾಪಿ | 40 ಯತಸ್ತೇ ಯಥಾಸ್ಮಾನ್ ವಿನಾ ಸಿದ್ಧಾ ನ ಭವೇಯುಸ್ತಥೈವೇಶ್ವರೇಣಾಸ್ಮಾಕಂ ಕೃತೇ ಶ್ರೇಷ್ಠತರಂ ಕಿಮಪಿ ನಿರ್ದಿದಶೇ |

12 ಅತೋ ಹೇತೋರೇತಾವತ್ಪಾಪಿಮೇಘೈಃ ವೇಷ್ಪಿತಾಃ ಸನ್ನೋ ವಯಮಪಿ ಸರ್ವಭಾರಮ್ ಅಶುಬಾದಕಂ ಪಾಪಜ್ಞ ನಿಕ್ಷಿಪ್ಯಾಸ್ಮಾಕಂ ಗಮನಾಯ ನಿರೂಪಿತೇ ಮಾರ್ಗೇ ದೈರ್ಯೋಣ ಧಾವಾಮ | 2 ಯಶ್ಚಾಸ್ಮಾಕಂ ವಿಶ್ವಾಸಸ್ಯಾಗ್ರೇಸರಃ ಸಿದ್ಧಿಕರ್ತಾ ಚಾಸ್ತಿ ತಂ ಯೇಶುಂ ವೀಕ್ಷಾಮಹೈ ಯತಃ ಸ ಸ್ವಸಮ್ಮುಖಸ್ಥಿತಾನನ್ನಸ್ಯ ಪ್ರಾಪ್ತರ್ಥಮ್ ಅಪಮಾನಂ ತುಚ್ಛೇಕೃತ್ಯ ಕ್ರುಶಸ್ಯ ಯಾತನಾಂ ಸೋಢವಾನ್ ಈಶ್ವರೀಯಸಿಂಹಾಸನಸ್ಯ ದಕ್ಷಿಣಪಾರ್ಶ್ವೇ ಸಮುಪವಿಷ್ಯವಾಂಶ್ಚ | 3 ಯಃ ಪಾಪಿಭಿಃ ಸ್ವವಿರುದ್ಧಮ್ ಏತಾದೃಶಂ ವೈಪರೀತ್ಯಂ ಸೋಢವಾನ್ ತಮ್ ಆಲೋಚಯತ ತೇನ ಯೂಯಂ ಸ್ವಮನಃಸು ಶ್ರಾನ್ತಾಃ ಕ್ಲಾನ್ತಾಶ್ಚ ನ ಭವಿಷ್ಯಥ | 4 ಯೂಯಂ ಪಾಪೇನ ಸಹ ಯುದ್ಧನ್ನೋದ್ಯಾಪಿ ಶೋಣಿತವ್ಯಯಪರ್ಯುನ್ತಂ ಪ್ರತಿರೋಧಂ ನಾಕುರುತ | 5 ತಥಾ ಚ ಪುತ್ರಾನ್ ಪ್ರತೀವ ಯುಷ್ಮಾನ್ ಪ್ರತಿ ಯ ಉಪದೇಶ ಉಕ್ತಸ್ತಂ ಕಿಂ ವಿಸ್ಮೃತವನ್ತಃ? "ಪರೇಶೇನ ಕೃತಾಂ ಶಾಸ್ತಿಂ ಹೇ ಮತ್ಪುತ್ರ ನ ತುಚ್ಯಯ | ತೇನ ಸಂಭರ್ತ್ರಿತಶ್ಚಾಪಿ ನೈವ ಕ್ಯಾಮ್ಯ ಕದಾಚನ | 6 ಪರೇಶಃ ಪ್ರೀಯತೇ ಯಸ್ಥಿನ್ ತಸ್ಮೈ ಶಾಸ್ತಿಂ ದದಾತಿ ಯತ್ | ಯನ್ತು ಪುತ್ರಂ ಸ ಗೃಹ್ಯಾತಿ ತಮೇವ ಪ್ರಹರತೈಪಿ | " 7 ಯದಿ ಯೂಯಂ ಶಾಸ್ತಿಂ ಸಹದ್ಧಂ ತರ್ಹಿಶ್ವರಃ ಪುತ್ರೈರಿವ ಯುಷ್ಮಾಭಿಃ ಸಾರ್ಧಂ ವ್ಯವಹರತಿ ಯತಃ ಪಿತಾ ಯಸ್ಮೈ ಶಾಸ್ತಿಂ ನ ದದಾತಿ ತಾದೃಶಃ ಪುತ್ರಃ ಕಃ? 8 ಸರ್ವೇ ಯಸ್ಯಾಃ ಶಾಸ್ತೇರಂಶಿನೋ ಭವನ್ತಿ ನಾ ಯದಿ ಯುಷ್ಮಾಕಂ ನ ಭವತಿ ತರ್ಹಿ ಯೂಯಮ್ ಆತ್ಮಜಾ ನ ಕಿನ್ತು ಜಾರಜಾ ಆದ್ಧೇ | 9 ಅಪರಮ್ ಅಸ್ಮಾಕಂ ಶಾರೀರಿಕಜನ್ಮದಾತಾರೋಽಸ್ಮಾಕಂ ಶಾಸ್ತಿಕಾರಿಣೋಽಭವನ್ ತೇ ಚಾಸ್ಮಾಭಿಃ ಸಮಾನಿಶಾಸ್ತಸ್ಯಾದ್ ಯ ಆತ್ಮನಾಂ ಜನಯಿತಾ ವಯಂ ಕಿಂ ತತೋಽಧಿಕಂ ತಸ್ಯ ವಶೀಭೂಯ ನ ಜೀವಿಷ್ಯಾಮಃ? 10 ತೇ ತ್ವದ್ವಿದಿನಾನಿ ಯಾವತ್ ಸ್ವಮನೋಽಮತಾನುಸಾರೇಣ ಶಾಸ್ತಿಂ ಕೃತವನ್ತಃ ಕಿನ್ತ್ವೇಷೋಽಸ್ಮಾಕಂ ಹಿತಾಯ ತಸ್ಯ ಪವಿತ್ರತಾಯಾ ಅಂಶಿತ್ವಾಯ ಚಾಸ್ಮಾನ್ ಶಾಸ್ತಿ | 11 ಶಾಸ್ತಿಶ್ಚ ವರ್ತಮಾನಸಮಯೇ ಕೇನಾಪಿ ನಾನನ್ನಜನಿಕಾ ಕಿನ್ತು ಶೋಕಜನಿಕೈವ ಮನ್ಯತೇ ತಥಾಪಿ ಯೇ ತಯಾ ವಿನೀಯನ್ತೇ ತೇಭ್ಯಃ ಸಾ ಪಶ್ಚಾತ್ ಶಾನ್ವಿಯುಕ್ತಂ ಧರ್ಮಫಲಂ ದದಾತಿ | 12 ಅತಃವ ಯೂಯಂ ಶಿಥಿಲಾನ್ ಹಸ್ತಾನ್ ದುರ್ಬಲಾನಿ ಜಾನೂನಿ ಚ ಸಬಲಾನಿ ಕುರುಧ್ವಂ | 13 ಯಥಾ ಚ ದುರ್ಬಲಸ್ಯ ಸನ್ನಿಹಾನಂ ನ ಭಜ್ಯೇತ ಸ್ವಸ್ಥಂ ತಿಷ್ಠೇತ್ ತಥಾ ಸ್ವಚರಣಾರ್ಥಂ ಸರಲಂ ಮಾರ್ಗಂ ನಿರ್ಮೂತ | 14 ಅಪರಂ ಸರ್ವೈಃ ಸಾರ್ಧಮ್ ಏಕಭಾವಂ ಯಚ್ಚ ವಿನಾ ಪರಮೇಶ್ವರಸ್ಯ ದರ್ಶನಂ ಕೇನಾಪಿ ನ ಲಪ್ಯತೇ ತತ್ ಪವಿತ್ರತ್ವಂ ಚೇಷ್ಟಧ್ವಂ | 15 ಯಥಾ ಕಶ್ಚಿದ್ ಈಶ್ವರಸ್ಯಾನುಗ್ರಹಾತ್ ನ ಪತೇತ್, ಯಥಾ ಚ ತಿಕ್ತತಾಯಾ ಮೂಲಂ ಪ್ರರುಹ್ಯ ಬಾಧಾಜನಕಂ ನ ಭವೇತ್ ತೇನ ಚ ಬಹವೋಽಪವಿತ್ರಾ ನ ಭವೇಯುಃ, 16 ಯಥಾ ಚ ಕಶ್ಚಿತ್ ಲಮ್ಯಟೋ ವಾ ಏಕಕೃತ್ಯ ಆಹಾರಾರ್ಥಂ ಸ್ತ್ರೀಯಚ್ಛೇಷಾಧಿಕಾರವಿಶ್ವೇತಾ ಯ ಏಷಾಸ್ತದ್ಧಂ ಅಧರ್ಮಾಚಾರೀ ನ ಭವೇತ್ ತಥಾ ಸಾವಧಾನಾ ಭವತ | 17 ಯತಃ ಸ ಏಷಾಃ ಪಶ್ಚಾದ್ ಆಶೀರ್ವಾದಾಧಿಕಾರೀ ಭವಿತುಮ್ ಇಚ್ಛನ್ನಪಿ ನಾನುಗೃಹೀತ ಇತಿ ಯೂಯಂ ಜಾನೀಥ, ಸ ಚಾಶ್ರುಪಾತೇನ ಮತ್ಸನ್ದರಂ ಪ್ರಾರ್ಥಯಮಾನೋಽಪಿ ತದುಪಾಯಂ ನ ಲೇಭೇ | 18 ಅಪರಂ ಸ್ವೈಶ್ಚ ಪರ್ವತಃ ಪ್ರಜ್ವಲಿತೋ ವಕ್ಷ್ಯಃ ಕೃಷ್ಣಾವರ್ಣೋ ಮೇಘೋ ಽನ್ಯಕಾರೋ ಝಳ್ನು ತೂರೀವಾದ್ಯಂ ವಾಕ್ಯಾನಾಂ ಶಬ್ದಶ್ಚ ನೈತೇಷಾಂ ಸನ್ನಿಧಿ ಯೂಯಮ್ ಆಗತಾಃ | 19 ತಂ ಶಬ್ದಂ ಶ್ರುತ್ವಾ ಶ್ರೋತಾರಸ್ತಾದೃಶಂ ಸಮ್ಯಾಷಣಂ ಯತ್ ಪುನ ನಫ ಜಾಯತೇ ತತ್ ಪ್ರಾರ್ಥಿತವನ್ತಃ | 20 ಯತಃ ಪಶುರಪಿ ಯದಿ ಧರಾದರಂ ಸ್ವೈಶ್ಚಿ ತರ್ಹಿ ಸ

ಪಾಷಾಣಾಘಾತೈ ಹೃನ್ವವ್ಯ ಇತ್ಯಾದೇಶಂ ಸೋಡುಂ ತೇ ನಾಶಕೃವನ್ |
21 ತಚ್ಚ ದರ್ಶನಮ್ ಏವಂ ಭಯಾನಕಂ ಯತ್ ಮೂಸಸೋಕ್ತಂ
 ಭೀತಸ್ತಾಸ್ಯಯುಕ್ತಶ್ಚಾಸ್ತೀತಿ | **22** ಕಿನ್ನು ಸೀಯೋನ್ವರ್ವತೋ ಽಮರೇಶ್ವರಸ್ಯ
 ನಗರಂ ಸ್ವರ್ಗಸ್ಯಯೂರೂಶಾಲಮಮ್ ಅಯುತಾನಿ ದಿವ್ಯದೂತಾಃ **23**
 ಸ್ವರ್ಗೇ ಲಿಖಿತಾನಾಂ ಪ್ರಥಮಜಾತಾನಾಮ್ ಉತ್ಪವಃ ಸಮಿತಿಶ್ಚ ಸರ್ವೇಷಾಂ
 ವಿಚಾರಾಧಿಪತಿರೀಶ್ವರಃ ಸಿದ್ಧೀಕೃತಧಾರ್ಮಿಕಾನಾಮ್ ಆತ್ಮಾನೋ **24**
 ನೂತನನಿಯಮಸ್ಯ ಮಧ್ಯಸ್ಥೋ ಯೀಶುಃ, ಅಪರಂ ಹಾಬಿಲೋ ರಕ್ತಾತ್
 ಶ್ರೇಯಃ ಪ್ರಚಾರಕಂ ಪ್ರೋಕ್ಷಣಸ್ಯ ರಕ್ತಇಷ್ಟಿತೇಷಾಂ ಸನ್ನಿಧೌ ಯೂಯಮ್
 ಆಗತಾಃ | **25** ಸಾವಧಾನಾ ಭವತ ತಂ ವಕ್ತಾರಂ ನಾವಜಾನೀತ ಯತೋ
 ಹೇತೋಃ ಪೃಥಿವೀಸ್ಥಿತಃ ಸ ವಕ್ತಾ ಯೈರವಜ್ಞಾತಸ್ಯೈ ಯದಿ ರಕ್ಷಾ
 ನಾಪ್ರಾಪಿ ತರ್ಹಿ ಸ್ವರ್ಗೀಯವಕ್ತುಃ ಪರಾಜ್ಞುಖೀಭೂಯಾಸ್ತಾಭಿಃ ಕಥಂ
 ರಕ್ಷಾ ಪ್ರಾಪ್ಸ್ಯತೇ? **26** ತದಾ ತಸ್ಯ ರವಾತ್ ಪೃಥಿವೀ ಕಮ್ಪಿತಾ ಕಿನ್ವಿದಾನೀಂ
 ತೇನೇದಂ ಪ್ರತಿಜ್ಞಾತಂ ಯಥಾ, "ಅಹಂ ಪುನರೇಕಕೃತ್ಯಃ ಪೃಥಿವೀಂ
 ಕಮ್ಪಯಿಷ್ಯಾಮಿ ಕೇವಲಂ ತನ್ಮಹಿ ಗಗನಮಪಿ ಕಮ್ಪಯಿಷ್ಯಾಮಿ | " **27**
 ಸ ಏಕಕೃತ್ಯಃ ಶಬ್ದೋ ನಿಶ್ಚಲವಿಷಯಾಣಾಂ ಸ್ಥಿತಯೇ ನಿರ್ಮಿತಾನಾಮಿವ
 ಚಙ್ಗಲವಸ್ಥೂನಾಂ ಸ್ಥಾನಾನ್ವರೀಕರಣಂ ಪ್ರಕಾಶಯತಿ | **28** ಅತಃವ
 ನಿಶ್ಚಲರಾಜ್ಯಪ್ರಾಪ್ತೇರಸ್ಯಾಭಿಃ ಸೋಽನುಗ್ರಹ ಅಲಮ್ನಿತ್ವೋ ಯೇನ ವಯಂ
 ಸಾದರಂ ಸಭಯಿಷ್ಯ ತುಷ್ಟಿಜನಕರೂಪೇಣೇಶ್ವರಂ ಸೇವಿತುಂ ಶಕ್ನುಯಾಮ |
29 ಯತೋಽಸ್ಮಾಕಮ್ ಈಶ್ವರಃ ಸಂಹಾರಕೋ ವಕ್ಷ್ಯಃ |

13 ಭ್ರಾತೃಷು ಪ್ರೇಮ ತಿಷ್ಠತು | ಅತಿಥಿಸೇವಾ ಯುಷ್ಮಾಭಿ
 ನ೯ ವಿಸ್ಮಯ್ಯತಾಂ **2** ಯತಸ್ತಯಾ ಪ್ರಚ್ಛನ್ನರೂಪೇಣ ದಿವ್ಯದೂತಾಃ
 ಕೇಷಾಞ್ಛೇದ ಅತಿಥಯೋಽಭವನ್ | **3** ಬನ್ನಿನಃ ಸಹಬನ್ನಿಭಿರಿವ ದುಃಖಿನಶ್ಚ
 ದೇಹವಾಸಿಭಿರಿವ ಯುಷ್ಮಾಭಿಃ ಸ್ಮರ್ಯಂತಾಂ | **4** ವಿವಾಹಃ ಸರ್ವೇಷಾಂ
 ಸಮೀಪೇ ಸಮ್ನಾನಿತವ್ಯಸ್ತದೀಯಶಯ್ಯಾ ಚ ಶುಚಿಃ ಕಿನ್ನು ವೇಶ್ಯಾಗಾಮಿನಃ
 ಪಾರದಾರಿಕಾಶ್ಚೇಶ್ವರೇಣ ದಣ್ಣಯಿಷ್ಯಂತೇ | **5** ಯೂಯಮ್ ಆಚಾರೇ
 ನಿಲೋಽಭಾ ಭವತ ವಿದ್ಯಮಾನವಿಷಯೇ ಸನ್ಮುಷ್ಯತ ಚ ಯಸ್ಮಾದ್ ಈಶ್ವರ
 ಏವೇದಂ ಕಥಿತವಾನ್, ಯಥಾ, "ತ್ವಾಂ ನ ತೃಕ್ಷ್ಯಾಮಿ ನ ತ್ವಾಂ ಹಾಸ್ಯಾಮಿ | "
6 ಅತಃವ ವಯಮ್ ಉತ್ಸಾಹೇನೇದಂ ಕಥಯಿತುಂ ಶಕ್ನುಮಃ, "ಮತ್ಪಕ್ಷೇ
 ಪರಮೇಶೋಽಸ್ಮಿ ನ ಭೇಷ್ಯಾಮಿ ಕದಾಚನ | ಯಸ್ಮಾತ್ ಮಾಂ ಪ್ರತಿ ಕಿಂ
 ಕರ್ತುಂ ಮಾನವಃ ಪಾರಯಿಷ್ಯತಿ | | " **7** ಯುಷ್ಮಾಕಂ ಯೇ ನಾಯಕಾ
 ಯುಷ್ಮಭ್ಯಮ್ ಈಶ್ವರಸ್ಯ ವಾಕ್ಯಂ ಕಥಿತವನ್ತಸ್ಯೇ ಯುಷ್ಮಾಭಿಃ ಸ್ಮರ್ಯಂತಾಂ
 ತೇಷಾಮ್ ಆಚಾರಸ್ಯ ಪರಿಣಾಮಮ್ ಆಲೋಚ್ಯ ಯುಷ್ಮಾಭಿಸ್ತೇಷಾಂ
 ವಿಶ್ವಾಸೋಽನುಕ್ರಿಯತಾಂ | **8** ಯೀಶುಃ ಖ್ರೀಷ್ಟಃ ಶ್ರೋದ್ಯದ್ಯ ಸದಾ ಚ ಸ
 ಏವಾಸ್ಯೇ | (aiōn g165) **9** ಯೂಯಂ ನಾನಾವಿಧನೂತನಶಿಕ್ಷಾಭಿ ನ೯
 ಪರಿವರ್ತದ್ಧಂ ಯತೋಽನುಗ್ರಹೇಣಾನ್ವಕರಣಸ್ಯ ಸುಸ್ಥಿರೀಭವನಂ
 ಕ್ಷೇಮಂ ನ ಚ ಖಾದ್ಯದ್ರವ್ಯೈಃ | ಯತಸ್ತದಾಚಾರಿಣಸ್ಯೈ
 ನೋಽಪಕೃತಾಃ | **10** ಯೇ ದಷ್ಯಸ್ಯ ಸೇವಾಂ ಕುರ್ವಂತಿ ತೇ ಯಸ್ಮಾ
 ದ್ರವ್ಯಭೋಜನಸ್ಯಾನಧಿಕಾರಿಣಸ್ತಾದ್ಯತೀ ಯಜ್ಞವೇದಿರಸ್ಮಾಕಮ್ ಆಸ್ಯೇ | **11**
 ಯತೋ ಯೇಷಾಂ ಪಶೂನಾಂ ಶೋಣಿತಂ ಪಾಪನಾಶಾಯ
 ಮಹಾಯಾಜಕೇನ ಮಹಾಪವಿತ್ರಸ್ಥಾನಸ್ಯಾಭ್ಯನ್ತರಂ ನೀಯತೇ ತೇಷಾಂ
 ಶರೀರಾಣಿ ಶಿಬಿರಾದ್ ಬಹಿ ದ೯ಹ್ಯಂತೇ | **12** ತಸ್ಮಾದ್ ಯೀಶುರಪಿ ಯತ್
 ಸ್ವರುಧಿರೇಣ ಪ್ರಜಾಃ ಪವಿತ್ರೀಕುರ್ಯಾತ್ ತದರ್ಥಂ ನಗರದ್ವಾರಸ್ಯ ಬಹಿ

ಮೃಗತಿಂ ಭುಕ್ತವಾನ್ | **13** ಅತೋ ಹೇತೋರಸ್ಮಾಭಿರಪಿ ತಸ್ಯಾಪಮಾನಂ
 ಸಹಮಾನ್ಯೈಃ ಶಿಬಿರಾದ್ ಬಹಿಸ್ತಸ್ಯ ಸಮೀಪಂ ಗನ್ತವ್ಯಂ | **14** ಯತೋ
 ಽತ್ಯಾಸ್ತಾಕಂ ಸ್ಥಾಯಿ ನಗರಂ ನ ವಿದ್ಯತೇ ಕಿನ್ನು ಭಾವಿ ನಗರಮ್
 ಅಸ್ಮಾಭಿರನ್ನಿಷ್ಯತೇ | **15** ಅತಃವ ಯೀಶುನಾಸ್ಮಾಭಿ ನಿಫತ್ಯಂ
 ಪ್ರಶಂಸಾರೂಪೋ ಬಲಿರರ್ಥತಸ್ಯಸ್ಯ ನಾಮಾಜ್ಞೇಕುರ್ವತಾಮ್
 ಓಷ್ಣಾದ್ರರಾಣಾಂ ಫಲಮ್ ಈಶ್ವರಾಯ ದಾತವ್ಯಂ | **16** ಅಪರಙ್ಗು
 ಪರೋಪಕಾರೋ ದಾನಙ್ಗು ಯುಷ್ಮಾಭಿ ನ೯ ವಿಸ್ಮಯ್ಯತಾಂ ಯತಸ್ತಾದ್ಯಶಂ
 ಬಲಿದಾನಮ್ ಈಶ್ವರಾಯ ರೋಚತೇ | **17** ಯೂಯಂ ಸ್ವನಾಯಕಾನಾಮ್
 ಆಜ್ಞಾಗ್ರಾಹಿಣೋ ವಶ್ಯಾಶ್ಚ ಭವತ ಯತೋ ಯೈರುಪನಿಧಿಃ
 ಪ್ರತಿದಾತವ್ಯಸ್ತಾದ್ಯಶಾ ಲೋಕಾ ಇವ ತೇ ಯುಷ್ಮದೀಯಾತ್ಮನಾಂ
 ರಕ್ಷಣಾರ್ಥಂ ಜಾಗ್ರತಿ, ಅತಸ್ತೇ ಯಥಾ ಸಾನನ್ಯಾಸ್ತತ್ ಕುರ್ಯು ನ೯ ಚ
 ಸಾರ್ತಸ್ವರಾ ಅತ್ರ ಯತದ್ಧಂ ಯತಸ್ತೇಷಾಮ್ ಆರ್ತಸ್ವರೋ ಯುಷ್ಮಾಕಮ್
 ಇಷ್ಟಜನಕೋ ನ ಭವೇತ್ | **18** ಅಪರಙ್ಗು ಯೂಯಮ್ ಅಸ್ಮನ್ನಿಮಿತ್ತಿಂ
 ಪ್ರಾರ್ಥನಾಂ ಕುರುತ ಯತೋ ವಯಮ್ ಉತ್ಪಮಮನೋವಿಶಿಷ್ಯಾಃ
 ಸರ್ವತ್ರ ಸದಾಚಾರಂ ಕರ್ತುಮ್ ಇಚ್ಛುಕಾಶ್ಚ ಭವಾಮ ಇತಿ ನಿಶ್ಚಿತಂ
 ಜಾನೀಮಃ | **19** ವಿಶೇಷತೋಽಹಂ ಯಥಾ ತ್ವರಯಾ ಯುಷ್ಮಭ್ಯಂ ಪುನ
 ದೀಯೇ ತದರ್ಥಂ ಪ್ರಾರ್ಥನಾಯೈ ಯುಷ್ಮಾನ್ ಅಧಿಕಂ ವಿನಯೇ | **20**
 ಅನನ್ವನಿಯಮಸ್ಯ ರುಧಿರೇಣ ವಿಶಿಷ್ಟೋ ಮಹಾನ್ ಮೇಷಪಾಲಕೋ
 ಯೇನ ಮೃತಗಣಮಧ್ಯಾತ್ ಪುನರಾನಾಯಿ ಸ ಶಾನ್ವಿದಾಯಕ ಈಶ್ವರೋ
 (aiōnios g166) **21** ನಿಜಾಭಿಮತಸಾಧನಾಯ ಸರ್ವಸ್ಮಿನ್ ಸತ್ಪರ್ಮಣಿ
 ಯುಷ್ಮಾನ್ ಸಿದ್ಧಾನ್ ಕರೋತು, ತಸ್ಯ ದೃಷ್ಟಾ ಚ ಯದ್ಯತ್ ತುಷ್ಟಿಜನಕಂ
 ತದೇವ ಯುಷ್ಮಾಕಂ ಮಧ್ಯೇ ಯೀಶುನಾ ಖ್ರೀಷ್ಟೇನ ಸಾಧಯತು | ತಸ್ಮೈ
 ಮಹಿಮಾ ಸರ್ವದಾ ಭೂಯಾತ್ | ಅಮೇನ್ | (aiōn g165) **22** ಹೇ
 ಭ್ರಾತರಃ, ವಿನಯೇಹಂ ಯೂಯಮ್ ಇದಮ್ ಉಪದೇಶವಾಕ್ಯಂ
 ಸಹದ್ಧಂ ಯತೋಽಹಂ ಸಂಕ್ಷೇಪೇಣ ಯುಷ್ಮಾನ್ ಪ್ರತಿ ಲಿಖಿತವಾನ್ | **23**
 ಅಸ್ಮಾಕಂ ಭ್ರಾತಾ ತೀಮಥಿಯೋ ಮುಕ್ತೋಽಭವದ್ ಇತಿ ಜಾನೀತ, ಸ ಚ
 ಯದಿ ತ್ವರಯಾ ಸಮಾಗಚ್ಛತಿ ತರ್ಹಿ ತೇನ ಸಾರ್ಥಂಮ್ ಅಹಂ
 ಯುಷ್ಮಾನ್ ಸಾಕ್ಷಾತ್ ಕರಿಷ್ಯಾಮಿ | **24** ಯುಷ್ಮಾಕಂ ಸರ್ವಾನ್
 ನಾಯಕಾನ್ ಪವಿತ್ರಲೋಕಾಂಶ್ಚ ನಮಸ್ಕುರುತ | ಅಪರಮ್
 ಇತಾಲಿಯಾದೇಶೀಯಾನಾಂ ನಮಸ್ಕಾರಂ ಜ್ಞಾಸ್ಯಥ | **25** ಅನುಗ್ರಹೋ
 ಯುಷ್ಮಾಕಂ ಸರ್ವೇಷಾಂ ಸಹಾಯೋ ಭೂಯಾತ್ | ಅಮೇನ್ |

ಯಾಕೂಬ:

1 ಈಶ್ವರಸ್ಯ ಪ್ರಭೋ ಯೇಶುಖ್ರಿಷ್ಟಸ್ಯ ಚ ದಾಸೋ ಯಾಕೂಬ್
 ವಿಶೀರ್ಷೀಭೂತಾನ್ ದ್ವಾದಶಂ ವಂಶಾನ್ ಪ್ರತಿ ನಮಸ್ಕೃತ್ಯ ಪತ್ರಂ
 ಲಿಖತಿ | 2 ಹೇ ಮಮ ಭ್ರಾತರಃ, ಯೂಯಂ ಯದಾ ಬಹುವಿಧಪರೀಕ್ಷಾಫು
 ನಿಪತತ ತದಾ ತತ್ ಪೂರ್ಣಾನಂದ್ಯ ಕಾರಣಂ ಮನ್ಯಧ್ವಂ | 3 ಯತೋ
 ಯುಷ್ಮಾಕಂ ವಿಶ್ವಾಸ್ಯ ಪರೀಕ್ಷಿತತ್ವೇನ ಧೈರ್ಯಂ ಸಮ್ಯಾದೃತ ಇತಿ ಜಾನೀಥ |
 4 ತಚ್ಚ ಧೈರ್ಯಂ ಸಿದ್ಧಫಲಂ ಭವತು ತೇನ ಯೂಯಂ ಸಿದ್ಧಾಃ ಸಮ್ಯೂರ್ಣಾಶ್ಚ
 ಭವಿಷ್ಯಥ ಕಸ್ಯಾಪಿ ಗುಣಸ್ಯಾಭಾವಶ್ಚ ಯುಷ್ಮಾಕಂ ನ ಭವಿಷ್ಯತಿ | 5 ಯುಷ್ಮಾಕಂ
 ಕಸ್ಯಾಪಿ ಜ್ಞಾನಾಭಾವೋ ಯದಿ ಭವೇತ್ ತರ್ಹಿ ಯ ಈಶ್ವರಃ ಸರಲಭಾವೇನ
 ತಿರಸ್ಕಾರಂ ವಿನಾ ಸರ್ವೇಭ್ಯೋ ದದಾತಿ ತತಃ ಸ ಯಾಚತಾಂ ತತ್ಸಸ್ಯೈ
 ದಾಯಿಷ್ಯತೇ | 6 ಕಿನ್ನು ಸ ನಿಸನ್ನೇಹಃ ಸನ್ ವಿಶ್ವಾಸೇನ ಯಾಚತಾಂ
 ಯತಃ ಸನ್ನಿಗ್ಧೋ ಮಾನವೋ ವಾಯುನಾ ಚಾಲಿತಸ್ಯೋತ್ಪಮಾನಸ್ಯ ಚ
 ಸಮುದ್ರತರಭಸ್ಯ ಸದ್ಯಶೋ ಭವತಿ | 7 ತಾದ್ಯಶೋ ಮಾನವಃ ಪ್ರಭೋಃ
 ಕಿಚ್ಛತ್ ಪ್ರಾಪ್ಸ್ಯತೀತಿ ನ ಮನ್ಯತಾಂ | 8 ದ್ವಿಮನಾ ಲೋಕಃ ಸರ್ವಗತಿಷು
 ಚಳ್ಳುಲೋ ಭವತಿ | 9 ಯೋ ಭ್ರಾತಾ ನಮಃ ಸ ನಿಜೋನ್ಮತ್ತಾ ಶ್ಲಾಘತಾಂ | 10
 ಯಶ್ಚ ಧನವಾನ್ ಸ ನಿಜನಮ್ರತಯಾ ಶ್ಲಾಘತಾಯತಃ ಸ ತ್ಯೂಣಪುಷ್ಪವತ್
 ಕ್ಷಯಂ ಗಮಿಷ್ಯತಿ | 11 ಯತಃ ಸತಾಪೇನ ಸೂರ್ಯೋರ್ಣೋದಿತ್ಯ ತ್ಯೂಣಂ
 ಶೋಷ್ಯತೇ ತತ್ಪುಷ್ಪಾಶ್ಚ ಭ್ರಶ್ಯತಿ ತೇನ ತಸ್ಯ ರೂಪಸ್ಯ ಸೌಂದರ್ಯಂ ನಶ್ಯತಿ
 ತದ್ವದ್ ಧನಿಲೋಕೋಽಪಿ ಸ್ತ್ರೀಯಮೂಢತಯಾ ಮ್ಯಾಸ್ಯತಿ | 12 ಯೋ ಜನಃ
 ಪರೀಕ್ಷಾಂ ಸಹತೀ ಸ ಏವ ಧನ್ಯಃ, ಯತಃ ಪರೀಕ್ಷಿತತ್ವಂ ಪ್ರಾಪ್ಯ ಸ ಪ್ರಭುನಾ
 ಸ್ವಪ್ರೇಮಕಾರಿಭ್ಯಃ ಪ್ರತಿಜ್ಞಾತಂ ಜೀವನಮುಕುಟಂ ಲಪ್ಸ್ಯತೇ | 13 ಈಶ್ವರೋ
 ಮಾಂ ಪರೀಕ್ಷತ ಇತಿ ಪರೀಕ್ಷಾಸಮಯೇ ಕೋಽಪಿ ನ ವದತು ಯತಃ
 ಪಾಪಾಯೇಶ್ವರಸ್ಯ ಪರೀಕ್ಷಾ ನ ಭವತಿ ಸ ಚ ಕಮಪಿ ನ ಪರೀಕ್ಷತೇ | 14 ಕಿನ್ನು
 ಯಃ ಕಶ್ಚಿತ್ ಸ್ತ್ರೀಯಮನೋವಾಙ್ಮಯಾಕೃಷ್ಯತೇ ಲೋಭ್ಯತೇ ಚ ತಸ್ಯೈವ
 ಪರೀಕ್ಷಾ ಭವತಿ | 15 ತಸ್ಮಾತ್ ಸಾ ಮನೋವಾಙ್ಮಯ ಸಗರ್ಭಾ ಭೂತ್ವಾ
 ದುಷ್ಯಂತಿಂ ಪ್ರಸೂತೇ ದುಷ್ಯಂತಿಶ್ಚ ಪರಿಣಾಮಂ ಗತ್ವಾ ಮೃತ್ಯುಂ ಜನಯತಿ |
 16 ಹೇ ಮಮ ಪ್ರಿಯಭ್ರಾತರಃ, ಯೂಯಂ ನ ಭ್ರಾಮ್ಯತ | 17 ಯತ್
 ಕಿಚ್ಛದ್ ಉತ್ತಮಂ ದಾನಂ ಪೂರ್ಣೋ ವರಶ್ಚ ತತ್ ಸರ್ವಮ್ ಊರ್ಧ್ವಾದ್
 ಅರ್ಥತೋ ಯಸ್ಮಿನ್ ದಶಾನುರಂ ಪರಿವರ್ತನಜಾಚಚ್ಚಾಯಾ ವಾ ನಾಸ್ತಿ
 ತಸ್ಮಾದ್ ದೀಪ್ತಾಕರಾತ್ ಪಿತುರವರೋಹತಿ | 18 ತಸ್ಯ ಸ್ಯಷ್ಟವಸ್ತುನಾಂ
 ಮಧ್ಯೇ ವಯಂ ಯತ್ ಪ್ರಥಮಫಲಸ್ವರೂಪಾ ಭವಾಮಸ್ತದರ್ಥಂ ಸ
 ಸ್ವೇಚ್ಛಾತಃ ಸತ್ಕಮತಸ್ಯ ವಾಕ್ಯೇನಾಸ್ಮಾನ್ ಜನಯಾಮಾಸ | 19 ಅತಃ ಏವ ಹೇ
 ಮಮ ಪ್ರಿಯಭ್ರಾತರಃ, ಯುಷ್ಮಾಕಮ್ ಏಕೈಕೋ ಜನಃ ಶ್ರವಣೇ ತ್ವರಿತಃ
 ಕಥನೇ ಧೀರಃ ಕ್ರೋಧೋಽಪಿ ಧೀರೋ ಭವತು | 20 ಯತೋ ಮಾನವಸ್ಯ
 ಕ್ರೋಧ ಈಶ್ವರೀಯಧರ್ಮ್ಯಂ ನ ಸಾಧಯತಿ | 21 ಅತೋ ಹೇತೋ
 ಯೂರ್ಯಂ ಸರ್ವಾಮ್ ಅಶುಚಿಕ್ರಿಯಾಂ ದುಷ್ಕತಾಬಾಹುಲ್ಯಾ ನಿಕ್ಷಿಪ್ಯ
 ಯುಷ್ಮನ್ನನಸಾಂ ಪರಿತ್ರಾಣೇ ಸಮರ್ಥಂ ರೋಪಿತಂ ವಾಕ್ಯಂ ನಮ್ರಭಾವೇನ
 ಗೃಹ್ಣೀತ | 22 ಅಪರಂಚ್ಚ ಯೂಯಂ ಕೇವಲಮ್ ಆತ್ಮವಚ್ಚಯಿತಾರೋ
 ವಾಕ್ಯಸ್ಯ ಶೋಕಾರೋ ನ ಭವತ ಕಿನ್ನು ವಾಕ್ಯಸ್ಯ ಕರ್ಮಕಾರಿಣೋ ಭವತ |
 23 ಯತೋ ಯಃ ಕಶ್ಚಿದ್ ವಾಕ್ಯಸ್ಯ ಕರ್ಮಕಾರೀ ನ ಭೂತ್ವಾ ಕೇವಲಂ ತಸ್ಯ
 ಶೋಕಾ ಭವತಿ ಸ ದರ್ಶನೇ ಸ್ತ್ರೀಯಶಾರೀರಿಕವದನಂ ನಿರೀಕ್ಷಮಾಣಸ್ಯ
 ಮನುಜಸ್ಯ ಸದೃಶಃ | 24 ಅತ್ಯಾಕಾರೋ ದೃಷ್ಟೇ ಸ ಪ್ರಸಾಯ ಕೀದೃಶ ಅಸೀತ್

ತತ್ ತತ್ಕ್ಷಣಾದ್ ವಿಸ್ಮರತಿ | 25 ಕಿನ್ನು ಯಃ ಕಶ್ಚಿತ್ ನತ್ವಾ ಮುಕ್ತೇಃ ಸಿದ್ಧಾಂ
 ವ್ಯವಸ್ಥಾಮ್ ಆಲೋಕ್ಯ ತಿಷ್ಠತಿ ಸ ವಿಸ್ಮೃತಿಯುಕ್ತಃ ಶೋಕಾ ನ ಭೂತ್ವಾ
 ಕರ್ಮಕರ್ತೃವ ಸನ್ ಸ್ವಕಾರ್ಯೋ ಧನ್ಯೋ ಭವಿಷ್ಯತಿ | 26 ಅನಾಯತ್ತರಸನಃ
 ಸನ್ ಯಃ ಕಶ್ಚಿತ್ ಸ್ವಮನೋ ವಚ್ಛಯಿತ್ವಾ ಸ್ವಂ ಭಕ್ತಂ ಮನ್ಯತೇ ತಸ್ಯ ಭಕ್ತಿ
 ಮುಧಾ ಭವತಿ | 27 ಕ್ಷೇಶಕಾಲೇ ಪಿತೃಹೀನಾನಾಂ ವಿಧವಾನಾಚ್ಚ ಯದ್
 ಅವೇಕ್ಷಣಂ ಸಂಸಾರಾಚ್ಚ ನಿಷ್ಕಲಜ್ಞೇನ ಯದ್ ಆತ್ಮರಕ್ಷಣಂ ತದೇವ
 ಪಿತುರೀಶ್ವರಸ್ಯ ಸಾಕ್ಷಾತ್ ಶುಚಿ ನಿರ್ಮಲಾ ಚ ಭಕ್ತಿಃ |

2 ಹೇ ಮಮ ಭ್ರಾತರಃ, ಯೂಯಮ್ ಅಸ್ಮಾಕಂ ತೇಜಸ್ವಿನಃ ಪ್ರಭೋ
 ಯೇಶುಖ್ರಿಷ್ಟಸ್ಯ ಧರ್ಮ್ಯಂ ಮುಖಾಪೇಕ್ಷಯಾ ನ ಧಾರಯತ |
 2 ಯತೋ ಯುಷ್ಮಾಕಂ ಸಭಾಯಾಂ ಸ್ಪರ್ಶಾಜ್ಞೀಯಕಯುಕ್ತೇ
 ಭ್ರಾಜಿಷ್ಣುಪರಿಚ್ಛದೇ ಪುರುಷೇ ಪವಿಷ್ಣೇ ಮಲಿನವಸ್ತ್ರೇ ಕಸ್ಮಿಂಶ್ಚಿದ್ ದರಿದ್ರೋಽಪಿ
 ಪ್ರವಿಷ್ಣೇ 3 ಯೂಯಂ ಯದಿ ತಂ ಭ್ರಾಜಿಷ್ಣುಪರಿಚ್ಛದವಸಾನಂ ಜನಂ
 ನಿರೀಕ್ಷ್ಯ ವದೇತ ಭವಾನ್ ಅತ್ಯೋತ್ತಮಸ್ಥಾನ ಉಪವಿಶ್ಯತಿ ಕಿಚ್ಛ ತಂ
 ದರಿದ್ರಂ ಯದಿ ವದೇತ ತ್ವಮ್ ಅಮುಸ್ಮಿನ್ ಸ್ಥಾನೇ ತಿಷ್ಠ ಯದ್ವಾತ್ರ ಮಮ
 ಪಾದಪೀಠ ಉಪವಿಶೇತಿ, 4 ತರ್ಹಿ ಮನಃಸು ವಿಶೇಷ್ಯ ಯೂಯಂ ಕಿಂ
 ಕುತರ್ಕೇಃ ಕುವಿಚಾರಕಾ ನ ಭವಥ? 5 ಹೇ ಮಮ ಪ್ರಿಯಭ್ರಾತರಃ,
 ಶೃಣುತ, ಸಂಸಾರೇ ಯೇ ದರಿದ್ರಾಸ್ತಾನ್ ಈಶ್ವರೋ ವಿಶ್ವಾಸೇನ ಧನಿನಃ
 ಸ್ವಪ್ರೇಮಕಾರಿಭ್ಯಶ್ಚ ಪ್ರತಿಶ್ರುತಸ್ಯ ರಾಜ್ಯಸ್ಯಾಧಿಕಾರಿಣಃ ಕರ್ತುಂ ಕಿಂ ನ
 ವರೀತವಾನ್? ಕಿನ್ನು ದರಿದ್ರೋ ಯುಷ್ಮಾಭಿರವಜ್ಞಾಯತೇ | 6 ಧನವನ್ತ
 ಏವ ಕಿಂ ಯುಷ್ಮಾನ್ ನೋಪದ್ರವನ್ತಿ ಬಲಾಚ್ಚ ವಿಚಾರಾಸನಾನಾಂ ಸಮೀಪಂ
 ನ ನಯನ್ತಿ? 7 ಯುಷ್ಮದುಪರಿ ಪರಿಕೀರ್ತಿತಂ ಪರಮಂ ನಾಮ ಕಿಂ
 ತೈರೇವ ನ ನಿನ್ದತೇ? 8 ಕಿಚ್ಛ ತ್ವಂ ಸ್ವಸಮೀಪವಾಸಿನಿ ಸ್ವಾತ್ಮವತ್
 ಪ್ರೀಯಸ್ಯ ಏತಚ್ಚಾಸ್ತ್ರೀಯವಚನಾನುಸಾರತೋ ಯದಿ ಯೂಯಂ
 ರಾಜಕೀಯವ್ಯವಸ್ಥಾಂ ಪಾಲಯಥ ತರ್ಹಿ ಭದ್ರಂ ಕುರುಥ | 9 ಯದಿ
 ಚ ಮುಖಾಪೇಕ್ಷಾಂ ಕುರುಥ ತರ್ಹಿ ಪಾಪಮ್ ಆಚರಥ ವ್ಯವಸ್ಥಯಾ
 ಚಾಜ್ಞಾಲಜ್ಞಿನ ಇವ ದೂಷ್ಯದೇ | 10 ಯತೋ ಯಃ ಕಶ್ಚಿತ್ ಕೃತ್ವಾಂ
 ವ್ಯವಸ್ಥಾಂ ಪಾಲಯತಿ ಸ ಯದ್ಯೇಕಸ್ಮಿನ್ ವಿಧೌ ಸ್ಥಲತಿ ತರ್ಹಿ ಸರ್ವೇಷಾಮ್
 ಅಪರಾಧೀ ಭವತಿ | 11 ಯತೋ ಹೇತೋಸ್ತಂ ಪರದಾರಾನ್ ಮಾ ಗಚ್ಛೇತಿ
 ಯಃ ಕಥಿತವಾನ್ ಸ ಏವ ನರಹತ್ಯಾಂ ಮಾ ಕುರ್ಯಾ ಇತ್ಯಪಿ ಕಥಿತವಾನ್
 ತಸ್ಮಾತ್ ತ್ವಂ ಪರದಾರಾನ್ ನ ಗತ್ವಾ ಯದಿ ನರಹತ್ಯಾಂ ಕರೋಷಿ ತರ್ಹಿ
 ವ್ಯವಸ್ಥಾಲಜ್ಞೇ ಭವತಿ | 12 ಮುಕ್ತೇ ವ್ಯವಸ್ಥಾತೋ ಯೇಷಾಂ ವಿಚಾರೇಣ
 ಭವಿತವ್ಯಂ ತಾದೃಶಾ ಲೋಕಾ ಇವ ಯೂಯಂ ಕಥಾಂ ಕಥಯತ ಕರ್ಮ್ಯ
 ಕುರುತ ಚ | 13 ಯೋ ದಯಾಂ ನಾಚರತಿ ತಸ್ಯ ವಿಚಾರೋ ನಿರ್ದಯೇನ
 ಕಾರಿಷ್ಯತೇ, ಕಿನ್ನು ದಯಾ ವಿಚಾರಮ್ ಅಭಿಭವಿಷ್ಯತಿ | 14 ಹೇ ಮಮ
 ಭ್ರಾತರಃ, ಮಮ ಪ್ರತ್ಯಯೋಽಸ್ಮೀತಿ ಯಃ ಕಥಯತಿ ತಸ್ಯ ಕರ್ಮ್ಯಾಣಿ
 ಯದಿ ನ ವಿದ್ಯನ್ತ ತರ್ಹಿ ತೇನ ಕಿಂ ಫಲಂ? ತೇನ ಪ್ರತ್ಯಯೇನ ಕಿಂ ತಸ್ಯ
 ಪರಿತ್ರಾಣಂ ಭವಿತುಂ ಶಕ್ನೋತಿ? 15 ಕೇಷುಚಿದ್ ಭ್ರಾತೃಷು ಭಗಿನೀಷು
 ವಾ ವಸನಹೀನೇಷು ಪ್ರಾತ್ಯಹಿಕಾಹಾರಹೀನೇಷು ಚ ಸತ್ತು ಯುಷ್ಮಾಕಂ
 ಕೋಽಪಿ ತೇಭ್ಯಃ ಶರೀರಾರ್ಥಂ ಪ್ರಯೋಜನೀಯಾನ್ ದ್ರವ್ಯಾಣಿ ನ ದತ್ತಾ
 ಯದಿ ತಾನ್ ವದೇತ್, 16 ಯೂಯಂ ಸಕುಶಲಂ ಗತ್ಯೋಷ್ಯಗಾತ್ರಾ ಭವತ
 ತ್ಯುಪ್ಪತ ಚೇತಿ ತರ್ಹೇತೇನ ಕಿಂ ಫಲಂ? 17 ತದ್ವತ್ ಪ್ರತ್ಯಯೋ ಯದಿ
 ಕರ್ಮ್ಯಭಿ ಯುಕ್ತೋಃ ನ ಭವೇತ್ ತರ್ಹೇತ ಕಾಕಿತ್ತಾತ್ ಮೃತ ಏವಾಸೇ |

18 ಕಿಚ್ಚು ಕಚ್ಚಿದ್ ಇದಂ ವದಿಷ್ಟತಿ ತವ ಪ್ರತ್ಯಯೋ ವಿದ್ಯತೇ ಮಮ ಚ ಕರ್ಮ್ಯಾಣಿ ವಿದ್ಯಂತೇ, ತ್ವಂ ಕರ್ಮ್ಯಾಹೀನಂ ಸ್ವಪ್ರತ್ಯಯಂ ಮಾಂ ದರ್ಶಯ ತರ್ಹ್ಯಹಮಪಿ ಮತುರ್ಮ್ಯಾಭ್ಯಃ ಸ್ವಪ್ರತ್ಯಯಂ ತ್ವಾಂ ದರ್ಶಯಿಷ್ಯಾಮಿ | 19 ಏಕ ಈಶ್ವರೋಃ ಸ್ವೀತಿ ತ್ವಂ ಪ್ರತ್ಯೇಷಿ | ಭದ್ರಂ ಕರೋಷಿ | ಭೂತಾ ಅಪಿ ತತ್ ಪ್ರತಿಯನ್ವಿ ಕಮನ್ತೇ ಚ | 20 ಕಿನ್ಯು ಹೇ ನಿಬ್ಬೋಧಮಾನವ, ಕರ್ಮ್ಯಾಹೀನಃ ಪ್ರತ್ಯಯೋ ಮೃತ ಏವಾಸ್ತೇತದ್ ಅವಗನ್ತುಂ ಕಿಮ್ ಇಚ್ಛಸಿ? 21 ಅಸ್ಮಾಕಂ ಪೂರ್ವಪುರುಷೋ ಯ ಇಬ್ಬಾಹೀಮ್ ಸ್ವಪುತ್ರಮ್ ಇಸ್ಮಾಕಂ ಯಜ್ಞವೇದ್ಯಾಮ್ ಉತ್ಪ್ರಷ್ಟಮಾನ್ ಸ ಕಿಂ ಕರ್ಮ್ಯಭ್ಯೋ ನ ಸಪುಣ್ಯೇಕೃತಃ? 22 ಪ್ರತ್ಯಯೇ ತಸ್ಯ ಕರ್ಮ್ಯಾಣಾಂ ಸಹಕಾರಿಣಿ ಜಾತೇ ಕರ್ಮ್ಯಾಭಿಃ ಪ್ರತ್ಯಯಃ ಸಿದ್ಧೋಃ ಏಭವತ್ ತತ್ ಕಿಂ ಪಶ್ಯಸಿ? 23 ಇತ್ಯರ್ಥೋದಂ ಶಾಸ್ತ್ರೀಯವಚನಂ ಸಫಲಮ್ ಅಭವತ್, ಇಬ್ಬಾಹೀಮ್ ಪರಮೇಶ್ವರೇ ವಿಶ್ವಸಿತವಾನ್ ತಚ್ಚ ತಸ್ಯ ಪುಣ್ಯಾಯಾಗಣ್ಯತ ಸ ಚೇಶ್ವರಸ್ಯ ಮಿತ್ರ ಇತಿ ನಾಮ ಲಭಿವಾನ್ | 24 ಪಶ್ಯತ ಮಾನವಃ ಕರ್ಮ್ಯಾಭ್ಯಃ ಸಪುಣ್ಯೇಕ್ರಿಯತೇ ನ ಚೈಕಾಕಿನಾ ಪ್ರತ್ಯಯೇನ | 25 ತದ್ವದ್ ಯಾ ರಾಹಬ್ಯಾಮಿಕಾ ವಾರಾಜನಾ ಚಾರಾನ್ ಅನುಗೃಹ್ಯಾಪರೇಣ ಮಾರ್ಗೇಣ ವಿಸಸರ್ಜ ಸಾಪಿ ಕಿಂ ಕರ್ಮ್ಯಭ್ಯೋ ನ ಸಪುಣ್ಯೇಕೃತಾ? 26 ಅತಃಪವಾತ್ಪೀನೋ ದೇಹೋ ಯಥಾ ಮೃತೋಽಸ್ಮಿ ತಥೈವ ಕರ್ಮ್ಯಾಹೀನಃ ಪ್ರತ್ಯಯೋಽಪಿ ಮೃತೋಽಸ್ಮಿ |

3 ಹೇ ಮಮ ಭ್ರಾತರಃ, ಶಿಕ್ಷಕೈರಸ್ಮಾಭಿ ಗುರುತರದಕ್ಷೋಃ ಲಪ್ಸ್ಯತ ಇತಿ ಜ್ಞಾತ್ವಾ ಯೂಯಮ್ ಅನೇಕೇ ಶಿಕ್ಷಕಾ ಮಾ ಭವತ | 2 ಯತಃ ಸರ್ವೇಃ ವಯಂ ಬಹುಏಷಯೇಷು ಸ್ವಲಾಮಃ, ಯಃ ಕಚ್ಚಿದ್ ವಾಕ್ಯೇ ನ ಸ್ವಲತಿ ಸ ಸಿದ್ಧಪುರುಷಃ ಕೃತ್ಸಂ ವಶೀಕರ್ತುಂ ಸಮರ್ಥಶ್ಚಾಸ್ತಿ | 3 ಪಶ್ಯತ ವಯಮ್ ಅಶ್ವಾನ್ ವಶೀಕರ್ತುಂ ತೇಷಾಂ ವಕ್ತ್ರೇಷು ಖಲೀನಾನ್ ನಿಧಾಯ ತೇಷಾಂ ಕೃತ್ಸಂ ಶರೀರಮ್ ಅನುವರ್ತಯಾಮಃ | 4 ಪಶ್ಯತ ಯೇ ಪೋತಾ ಅತೀವ ಬೃಹದಾಕಾರಾಃ ಪ್ರಚಣ್ಡವಾತ್ಪ್ರೈಶ್ಚ ಚಾಲಿತಾಸ್ತೇಽಪಿ ಕರ್ಣಧಾರಸ್ಯ ಮನೋಽಭಿಮತಾದ್ ಅತಿಕ್ಷುದ್ರೇಣ ಕರ್ಣೇನ ವಾಚೈತಂ ಸ್ಥಾನಂ ಪ್ರತ್ಯನುವರ್ತಂತೇ | 5 ತದ್ವದ್ ರಸನಾಪಿ ಕ್ಷುದ್ರತರಾಜ್ಞಂ ಸನ್ನಿ ದರ್ಪವಾಕ್ಯಾನಿ ಭಾಷತೇ | ಪಶ್ಯ ಕೀದೃಜ್ಞಾಹಾರಣ್ಯಂ ದಹ್ಯತೇ ಲೇಪೇನ ವಹ್ನಿನಾ | 6 ರಸನಾಪಿ ಭವೇದ್ ವಹ್ನಿರಧರ್ಮ್ಯರೂಪಪಿಷ್ಟವೇ | ಅಸ್ಯದಜ್ಞೇಷು ರಸನಾ ತಾದ್ಯತಂ ಸನ್ನಿಷ್ಟತಿ ಸಾ ಕೃತ್ಸಂ ದೇಹಂ ಕಲಜ್ಯಯತಿ ಸೃಷ್ಟಿರಧಸ್ಯ ಚಕ್ರಂ ಪ್ರಜ್ವಲಯತಿ ನರಕಾನಲೇನ ಜ್ವಲತಿ ಚ | (Geenna g1067) 7 ಪಶುಪಕ್ಷ್ಯುರೋಗಜಲಚರಾಣಾಂ ಸರ್ವೇಷಾಂ ಸ್ವಭಾವೋ ದಮಯಿತುಂ ಶಕ್ಯತೇ ಮಾನುಷಿಕಸಭಾವೇನ ದಮಯಾನ್ಯಕೇ ಚ | 8 ಕಿನ್ಯು ಮಾನವಾನಾಂ ಕೇನಾಪಿ ಜಿಹ್ವಾ ದಮಯಿತುಂ ನ ಶಕ್ಯತೇ ಸಾ ನ ನಿವಾರ್ಯಮ್ ಅನಿಷ್ಟಂ ಹಲಾಹಲವಿಷೇಣ ಪೂರ್ಣಾ ಚ | 9 ತಯಾ ವಯಂ ಪಿತರಮ್ ಈಶ್ವರಂ ಧನ್ಯಂ ವದಾಮಃ, ತಯಾ ಚೇಶ್ವರಸ್ಯ ಸಾದೃಶ್ಯೇ ಸೃಷ್ಟಾನ್ ಮಾನವಾನ್ ಶಪಾಮಃ | 10 ಏಕಸ್ಮಾದ್ ವದನಾದ್ ಧನ್ಯವಾದಶಾಪೌ ನಿರ್ಗಚ್ಛತಃ | ಹೇ ಮಮ ಭ್ರಾತರಃ, ಏತಾದ್ಯಶಂ ನ ಕರ್ತವ್ಯಂ | 11 ಪ್ರಸವಣಃ ಕಿಮ್ ಏಕಸ್ಮತ್ ಛಿದ್ರಾತ್ ಮಿಷ್ಟಂ ತಿಕ್ಷಣ್ಯ ತೋಯಂ ನಿರ್ಗಮಯತಿ? 12 ಹೇ ಮಮ ಭ್ರಾತರಃ, ಉಡುಮ್ಬರತರುಃ ಕಿಂ ಜಿತಫಲಾನಿ ದ್ರಾಕ್ಷಾಲತಾ ವಾ ಕಿಮ್ ಉಡುಮ್ಬರಫಲಾನಿ ಫಲಿತುಂ ಶಕ್ನೋತಿ? ತದ್ವದ್ ಏಕಃ ಪ್ರಸವಣೋ ಲವಣಮಿಷ್ಟೇ ತೋಯೇ ನಿರ್ಗಮಯಿತುಂ ನ ಶಕ್ನೋತಿ | 13 ಯುಷ್ಮಾಕಂ ಮಧ್ಯೇ ಜ್ಞಾನೀ ಸುಖೋಧಶ್ಚ ಕ ಆಸ್ತೇ? ತಸ್ಯ ಕರ್ಮ್ಯಾಣಿ

ಜ್ಞಾನಮೂಲಕಮ್ಯುದತಾಯುಕ್ತಾನೀತಿ ಸದಾಚಾರಾತ್ ಸ ಪ್ರಮಾಣಯತು | 14 ಕಿನ್ಯು ಯುಷ್ಮದನ್ವೇಕರಣಮಧ್ಯೇ ಯದಿ ತಿಕ್ರೇಷ್ಯಾಃ ವಿವಾದೇಚ್ಛಾ ಚ ವಿದ್ಯತೇ ತರ್ಹಿ ಸತ್ಯಮತಸ್ಯ ವಿರುದ್ಧಂ ನ ಶ್ವಾಘೃದ್ಧಂ ನ ಚಾನ್ಯತಂ ಕಥಯತ | 15 ತಾದ್ಯಶಂ ಜ್ಞಾನಮ್ ಉದ್ಧಾರ್ಷಾದ್ ಆಗತಂ ನಚಿ ಕಿನ್ಯು ಪಾರ್ಥಿವಂ ಶರೀರಿ ಭೌತಿಕಚ್ಛಾ | 16 ಯತೋ ಹೇತೋರೀಷ್ಯಾಃ ವಿವಾದೇಚ್ಛಾ ಚ ಯತ್ರ ವೇದ್ಯೇತೇ ತತ್ರೈವ ಕಲಹಃ ಸರ್ವಂ ದುಷ್ಯತಚ್ಛಾ ವಿದ್ಯತೇ | 17 ಕಿನ್ಯುದ್ಧಾರ್ಷಾದ್ ಆಗತಂ ಯತ್ ಜ್ಞಾನಂ ತತ್ ಪ್ರಥಮಂ ಶುಚಿ ತತಃ ಪರಂ ಶಾನ್ತಂ ಕ್ಷಾನ್ತಮ್ ಆಶುಸನ್ನೇಯಂ ದಯಾದಿಸತ್ಯೈಃ ಪರಿಪೂರ್ಣಮ್ ಅಸನ್ನಿಧ್ಯಂ ನಿಷ್ಕಪಟಚ್ಛಾ ಭವತಿ | 18 ಶಾನ್ತ್ಯಾಚಾರಿಭಿಃ ಶಾನ್ತ್ಯಾ ಧರ್ಮ್ಯಫಲಂ ರೋಪ್ಯತೇ |

4 ಯುಷ್ಮಾಕಂ ಮಧ್ಯೇ ಸಮರಾ ರಣಶ್ಚ ಕುತ ಉತ್ಪದ್ಯಂತೇ? ಯುಷ್ಮದಜ್ಞಶಿಬಿರಾಶ್ರಿತಾಭ್ಯಃ ಸುಖೇಚ್ಛಾಭ್ಯಃ ಕಿಂ ನೋತ್ಪದ್ಯಂತೇ? 2 ಯೂಯಂ ವಾಚ್ಯಥ ಕಿನ್ಯು ನಾಪುಥ್ಯ, ಯೂಯಂ ನರಕತಾಮ್ ಈರ್ಷ್ಯಾಚ್ಛಾ ಕುರುಥ ಕಿನ್ಯು ಕೃತಾರ್ಥಾ ಭವಿತುಂ ನ ಶಕ್ಯುಥ, ಯೂಯಂ ಯುದ್ಧಥ ರಣಂ ಕುರುಥ ಚ ಕಿನ್ಯುಪ್ರಾಪ್ತಾಸ್ತಿಷ್ಠಥ, ಯತೋ ಹೇತೋಃ ಪ್ರಾರ್ಥನಾಂ ನ ಕುರುಥ | 3 ಯೂಯಂ ಪ್ರಾರ್ಥಯದ್ಯೇ ಕಿನ್ಯು ನ ಲಭ್ಯದೇ ಯತೋ ಹೇತೋಃ ಸ್ವಸುಖಭೋಗೇಷು ವ್ಯಯಾರ್ಥಂ ಕು ಪ್ರಾರ್ಥಯದ್ಯೇ | 4 ಹೇ ವ್ಯಭಿಚಾರಿಣೋ ವ್ಯಭಿಚಾರಿಣ್ಯಶ್ಚ, ಸಂಸಾರಸ್ಯ ಯತ್ ಮೈತ್ರ್ಯಂ ತದ್ ಈಶ್ವರಸ್ಯ ಶಾತ್ರವಮಿತಿ ಯೂಯಂ ಕಿಂ ನ ಜಾನೀಥ? ಅತ ಏವ ಯಃ ಕಚ್ಚಿತ್ ಸಂಸಾರಸ್ಯ ಮಿತ್ರಂ ಭವಿತುಮ್ ಅಭಿಲಷತಿ ಸ ಏವೇಶ್ವರಸ್ಯ ಶತ್ರು ಭವತಿ | 5 ಯೂಯಂ ಕಿಂ ಮನ್ಯದ್ಯೇ? ಶಾಸ್ತ್ರಸ್ಯ ವಾಕ್ಯಂ ಕಿಂ ಫಲಹೀನಂ ಭವೇತ್? ಅಸ್ಯದನ್ವರ್ವಾಸೀ ಯ ಆತ್ಮಾ ಸ ವಾ ಕಿಮ್ ಈರ್ಷ್ಯಾರ್ಥಂ ಪ್ರೇಮ ಕರೋತಿ? 6 ತನ್ನಹಿ ಕಿನ್ಯು ಸ ಪ್ರತುಲಂ ವರಂ ವಿತರತಿ ತಸ್ಮಾದ್ ಉಕ್ತಮಾಸ್ತೇ ಯಥಾ, ಆತ್ಮಾಭಿಮಾನಲೋಕಾನಾಂ ವಿಪಕ್ಷೋ ಭವತೀಶ್ವರಃ | ಕಿನ್ಯು ತೇನೈವ ನಮ್ರೇಭ್ಯಃ ಪ್ರಸಾದಾದ್ ದೀಯತೇ ವರಃ | 7 ಅತಃಪವ ಯೂಯಮ್ ಈಶ್ವರಸ್ಯ ವಶ್ಯಾ ಭವತ ಶಯತಾನಂ ಸಂರುನ್ಯ ತೇನ ಸ ಯುಷ್ಮತಃ ಪಲಾಯಿಷ್ಯತೇ | 8 ಈಶ್ವರಸ್ಯ ಸಮೀಪವರ್ತಿನೋ ಭವತ ತೇನ ಸ ಯುಷ್ಮಾಕಂ ಸಮೀಪವರ್ತೀ ಭವಿಷ್ಯತಿ | ಹೇ ಪಾಪಿನಃ, ಯೂಯಂ ಸ್ವಕರಾನ್ ಪರಿಷ್ಕುರುದ್ಧಂ | ಹೇ ದ್ವಿಮನೋಲೋಕಾಃ, ಯೂಯಂ ಸ್ಥಾನಃಕರಣಾನಿ ಶುಚೀನಿ ಕುರುದ್ಧಂ | 9 ಯೂಯಮ್ ಉದ್ವಿಜ್ವದ್ಧಂ ಶೋಚತ ವಿಲಪತ ಚ, ಯುಷ್ಮಾಕಂ ಹಾಸಃ ಶೋಕಾಯ, ಆನನ್ದಶ್ಚ ಕಾತರತಾಯೈ ಪರಿವರ್ತೇತಾಂ | 10 ಪ್ರಭೋಃ ಸಮಕ್ಷಂ ನಮ್ರಾ ಭವತ ತಸ್ಮತ್ ಸ ಯುಷ್ಮಾನ್ ಉಚ್ಚೀಕರಿಷ್ಯತಿ | 11 ಹೇ ಭ್ರಾತರಃ, ಯೂಯಂ ಪರಸ್ಪರಂ ಮಾ ದೂಷಯತ | ಯಃ ಕಚ್ಚಿದ್ ಭ್ರಾತರಂ ದೂಷಯತಿ ಭ್ರಾತು ವಿಚಾರಚ್ಛಾ ಕರೋತಿ ಸ ವ್ಯವಸ್ಥಾಂ ದೂಷಯತಿ ವ್ಯವಸ್ಥಾಯಾಶ್ಚ ವಿಚಾರಂ ಕರೋತಿ | ತ್ವಂ ಯದಿ ವ್ಯವಸ್ಥಾಯಾ ವಿಚಾರಂ ಕರೋಷಿ ತರ್ಹಿ ವ್ಯವಸ್ಥಾಪಾಲಯಿತಾ ನ ಭವಸಿ ಕಿನ್ಯು ವಿಚಾರಯಿತಾ ಭವಸಿ | 12 ಅದ್ವಿತೀಯೋ ವ್ಯವಸ್ಥಾಪಕೋ ವಿಚಾರಯಿತಾ ಚ ಸ ಏವಾಸ್ತೇ ಯೋ ರಕ್ಷಿತುಂ ನಾಶಯಿತುಚ್ಛಾ ಪಾರಯತಿ | ಕಿನ್ಯು ಕಸ್ತಂ ಯತ್ ಪರಸ್ಯ ವಿಚಾರಂ ಕರೋಷಿ? 13 ಅದ್ಯ ಶ್ಲೋ ವಾ ವಯಮ್ ಅಮುಕನಗರಂ ಗತ್ವಾ ತತ್ರ ವರ್ಷಮೇಕಂ ಯಾಪಯನ್ಮೋ ವಾಣಿಜ್ಯಂ ಕರಿಷ್ಯಾಮಃ ಲಾಭಂ ಪ್ರಾಪ್ತ್ವಾಮಶ್ಚೇತಿ ಕಥಾಂ ಭಾಷಮಾಣಾ ಯೂಯಮ್ ಇದಾನೀಂ

ಶೃಣುತ | 14 ಶ್ಲೋಕಂ ಘಟಿಷ್ಯತೇ ತದ್ ಯೂಯಂ ನ ಜಾನೀಧ ಯತೋ ಜೀವನಂ ವೋ ಭವೇತ್ ಕೀದೃಕ್ ತತ್ತ್ವ ಬಾಷ್ಪಸ್ವರೂಪಕಂ, ಕ್ಷಣಮಾತ್ರಂ ಭವೇದ್ ದೃಶ್ಯಂ ಲುಪ್ಯತೇ ಚ ತತಃ ಪರಂ | 15 ತದನುಕ್ತಾ ಯುಷ್ಮಾಕಮ್ ಇದಂ ಕಥನೀಯಂ ಪ್ರಭೋರಿಚ್ಛಾತೋ ವಯಂ ಯದಿ ಜೀವಾಮಸ್ತರ್ಹೇತತ್ ಕರ್ಮೇ ತತ್ ಕರ್ಮೇ ವಾ ಕರಿಷ್ಯಾಮ ಇತಿ | 16 ಕಿನ್ವಿದಾನೀಂ ಯೂಯಂ ಗರ್ವವಾಕ್ಯೈಃ ಶ್ಲಾಘನಂ ಕುರುದ್ಧೇ ತಾದೃಶಂ ಸರ್ವಂ ಶ್ಲಾಘನಂ ಕುತಿತಮೇವ | 17 ಅತೋ ಯಃ ಕಶ್ಚಿತ್ ಸತ್ಕರ್ಮೇ ಕರ್ತೃಂ ವಿದಿತ್ವಾ ತನ್ನ ಕರೋತಿ ತಸ್ಯ ಪಾಪಂ ಜಾಯತೇ |

5 ಹೇ ಧನವನ್ತಃ, ಯೂಯಮ್ ಇದಾನೀಂ ಶೃಣುತ ಯುಷ್ಮಾಭಿರಾಗಮಿಷ್ಯತೇಶಹೇತೋಃ ಕ್ರನ್ತೃತಾಂ ವಿಲಪ್ಯತಾನ್ | 2 ಯುಷ್ಮಾಕಂ ದ್ರವಿಣಂ ಜೀರ್ಣಂ ಕೀಟಿಭುಕ್ತಾಃ ಸುಚೇಲಕಾಃ | 3 ಕನಕಂ ರಜತಇಚ್ಛಾಪಿ ವಿಕೃತಿಂ ಪ್ರಗಮಿಷ್ಯತಿ, ತತ್ಕಲಜ್ಜಶ್ಚ ಯುಷ್ಮಾಕಂ ಪಾಪಂ ಪ್ರಮಾಣಯಿಷ್ಯತಿ, ಹುತಾಶವಚ್ಚ ಯುಷ್ಮಾಕಂ ಪಿಶಿತಂ ಖಾದಯಿಷ್ಯತಿ | ಇತ್ಥಮ್ ಅನ್ವಿಮಘಸ್ರೇಷು ಯುಷ್ಮಾಭಿಃ ಸಂಭಿತಂ ಧನಂ | 4 ಪಶ್ಯತ ಯೈಃ ಕೃಷೀವಲೈ ಯುಷ್ಮಾಕಂ ಶಸ್ತಾನಿ ಛಿನ್ನಾನಿ ತೇಭ್ಯೋ ಯುಷ್ಮಾಭಿ ಯದ್ ವೇತನಂ ಛಿನ್ನಂ ತದ್ ಉಚ್ಛೈರ್ಧ್ವನಿಂ ಕರೋತಿ ತೇಷಾಂ ಶಸ್ತ್ರಭೇದಕಾನಾಮ್ ಆತ್ಮರಾವಃ ಸೇನಾಪತೇಃ ಪರಮೇಶ್ವರಸ್ಯ ಕರ್ಣಕುಹರಂ ಪ್ರವಿಷ್ಟಃ | 5 ಯೂಯಂ ಪೃಥಿವ್ಯಾಂ ಸುಖಭೋಗಂ ಕಾಮುಕತಾಇಚ್ಛರಿತವನ್ತಃ, ಮಹಾಭೋಜಸ್ಯ ದಿನ ಇವ ನಿಜಾನ್ತಃಕರಣಾನಿ ಪರಿತರ್ಪಿತವನ್ತಶ್ಚ | 6 ಅಪರಾನ್ಯ ಯುಷ್ಮಾಭಿ ಧಾರ್ಮ್ಯಕಸ್ಯ ದಕ್ಷಾಙ್ಗಾ ಹತ್ಯಾ ಚಾಕಾರಿ ತಥಾಪಿ ಸ ಯುಷ್ಮಾನ್ ನ ಪ್ರತಿರುದ್ಧವಾನ್ | 7 ಹೇ ಭ್ರಾತರಃ, ಯೂಯಂ ಪ್ರಭೋರಾಗಮನಂ ಯಾವದ್ ಧೈರ್ಯಮಾಲಮ್ಯದ್ಧಂ | ಪಶ್ಯತ ಕೃಷಿವಲೋ ಭೂಮೇರ್ಬಹುಮೂಲ್ಯಂ ಫಲಂ ಪ್ರತೀಕ್ಷಮಾಣೋ ಯಾವತ್ ಪ್ರಥಮಮ್ ಅನ್ವಿಮಘ್ಯ ವ್ಯಷ್ಟಿಜಲಂ ನ ಪ್ರಾಪ್ನೋತಿ ತಾವದ್ ಧೈರ್ಯಮ್ ಆಲಮ್ಯತೇ | 8 ಯೂಯಮಪಿ ಧೈರ್ಯಮಾಲಮ್ಯ ಸ್ಥಾನಃಕರಣಾನಿ ಸ್ಥಿರೀಕುರುತ, ಯತಃ ಪ್ರಭೋರುಪಸ್ಥಿತಿಃ ಸಮೀಪವತ್ತಿನೃಭವತ್ | 9 ಹೇ ಭ್ರಾತರಃ, ಯೂಯಂ ಯದ್ ದಕ್ಷಾನ್ ಭವೇತ ತದರ್ಥಂ ಪರಸ್ಪರಂ ನ ಗ್ಲಾಯತ, ಪಶ್ಯತ ವಿಚಾರಯಿತಾ ದ್ವಾರಸಮೀಪೇ ತಿಷ್ಠತಿ | 10 ಹೇ ಮಮ ಭ್ರಾತರಃ, ಯೇ ಭವಿಷ್ಯದ್ವಾದಿನಃ ಪ್ರಭೋರ್ನಾರ್ಮಾ ಭಾಷಿತವನ್ತಸ್ತಾನ್ ಯೂಯಂ ದುಃಖಸಹನಸ್ಯ ಧೈರ್ಯಸ್ಯ ಚ ದೃಷ್ಟಾನ್ತಾನ್ ಜಾನೀತ | 11 ಪಶ್ಯತ ಧೈರ್ಯಶೀಲಾ ಅಸ್ಮಾಭಿ ಧನ್ಯಾ ಉಚ್ಯಂತೇ | ಆಯೂರ್ಭೋ ಧೈರ್ಯಂ ಯುಷ್ಮಾಭಿರಶ್ರಾವಿ ಪ್ರಭೋಃ ಪರಿಣಾಮಶ್ಚಾದರ್ಶಿ ಯತಃ ಪ್ರಭುರ್ಬಹುಕೃಪಃ ಸಕರುಣಶ್ಚಾಸ್ತಿ | 12 ಹೇ ಭ್ರಾತರಃ ವಿಶೇಷತ ಇದಂ ವದಾಮಿ ಸ್ವರ್ಗಸ್ಯ ವಾ ಪೃಥಿವ್ಯಾ ವಾನ್ಯವಸ್ತುನೋ ನಾಮ ಗೃಹೀತ್ವಾ ಯುಷ್ಮಾಭಿಃ ಕೋಽಪಿ ಶಪಥೋ ನ ಕ್ರಿಯತಾಂ, ಕಿನ್ತು ಯಥಾ ದಕ್ಷಾನ್ ಭವತ ತದರ್ಥಂ ಯುಷ್ಮಾಕಂ ತಥೈವ ತನ್ನಹಿ ಚೇತಿವಾಕ್ಯಂ ಯಥೇಷ್ಟಂ ಭವತು | 13 ಯುಷ್ಮಾಕಂ ಕಶ್ಚಿದ್ ದುಃಖೀ ಭವತಿ? ಸ ಪ್ರಾರ್ಥನಾಂ ಕರೋತು | ಕಶ್ಚಿದ್ ವಾನನ್ವಿತೋ ಭವತಿ? ಸ ಗೀತಂ ಗಾಯತು | 14 ಯುಷ್ಮಾಕಂ ಕಶ್ಚಿತ್ ಪೀಡಿತೋ ಽಸ್ತಿ? ಸ ಸಮಿತೇಃ ಪ್ರಾಚೀನಾನ್ ಆಹ್ವಾತು ತೇ ಚ ಪಭೋರ್ನಾರ್ಮಾ ತಂ ತೈಲೇನಾಭಿಷಿಚ್ಯ ತಸ್ಯ ಕೃತೇ ಪ್ರಾರ್ಥನಾಂ ಕುರ್ವನ್ತು | 15 ತಸ್ಮಾದ್ ವಿಶ್ವಾಸಜಾತಪ್ರಾರ್ಥನಯಾ ಸ ರೋಗೀ ರಕ್ಷಾಂ ಯಾಸ್ಯತಿ ಪ್ರಭುಶ್ಚ

ತಮ್ ಉತ್ಪಾಪಯಿಷ್ಯತಿ ಯದಿ ಚ ಕೃತಪಾಪೋ ಭವೇತ್ ತರ್ಹಿ ಸ ತಂ ಕ್ಷಮಿಷ್ಯತೇ | 16 ಯೂಯಂ ಪರಸ್ಪರಮ್ ಅಪರಾಧಾನ್ ಅಜ್ಞೇಕುರುದ್ಧಮ್ ಆರೋಗ್ಯಪ್ರಾರ್ಥನಾಂ ಕರೋತು ಧಾರ್ಮ್ಯಕಸ್ಯ ಸಯತ್ನಾ ಪ್ರಾರ್ಥನಾ ಬಹುಶಕ್ತಿವಿಶಿಷ್ಟಾ ಭವತಿ | 17 ಯ ಏಲಿಯೋ ವಯಮಿವ ಸುಖದುಃಖಭೋಗೀ ಮರ್ತ್ಯ ಆಸೀತ್ ಸ ಪ್ರಾರ್ಥನಯಾನಾವ್ಯಷ್ಟಿಂ ಯಾಚಿತವಾನ್ ತೇನ ದೇಶೇ ಸಾರ್ಧವತ್ಪರತ್ರಯಂ ಯಾವದ್ ವ್ಯಷ್ಟಿರ್ನ ಬಭೂವ | 18 ಪಶ್ಯಾತ್ ತೇನ ಪುನಃ ಪ್ರಾರ್ಥನಾಯಾಂ ಕೃತಾಯಾಮ್ ಆಕಾಶಸೋಯಾನ್ಯವರ್ಷೀತ್ ಪೃಥಿವೀ ಚ ಸ್ಪರ್ಶಲಾನಿ ಪ್ರಾರೋಹಯತ್ | 19 ಹೇ ಭ್ರಾತರಃ, ಯುಷ್ಮಾಕಂ ಕಸ್ತಿಸ್ತಿತ್ ಸತ್ಕರ್ಮತಾದ್ ಭೃಷ್ಣೇ ಯದಿ ಕಶ್ಚಿತ್ ತಂ ಪರಾವರ್ತಯತಿ 20 ತರ್ಹಿ ಯೋ ಜನಃ ಪಾಪಿನಂ ವಿಪಥಬ್ರಮಣಾತ್ ಪರಾವರ್ತಯತಿ ಸ ತಸ್ಯಾತ್ಮಾನಂ ಮೃತ್ಯುತ ಉದ್ಧರಿಷ್ಯತಿ ಬಹುಪಾಪಾನ್ಯಾವರಿಷ್ಯತಿ ಚೇತಿ ಜಾನಾತು |

೧ ಪಿತರಃ

1 ಪನ್ನ-ಗಾಲಾತಿಯಾ-ಕಪ್ಪದಕಿಯಾ-ಅತಿಯಾ-
 ಬಿಧುನಿಯಾದೇಶೇಷು ಪ್ರವಾನಿನೋ ಯೇ ವಿಕೀರ್ಣಲೋಕಾಃ
 2 ಪಿತುರೀಶ್ವರಸ್ಯ ಪೂರ್ವನಿರ್ಣಯಾದ್ ಆತ್ಮನಃ ಪಾವನೇನ
 ಯೇಶುಖ್ರೀಷ್ಟಸ್ಯಾಜ್ಞಾಗ್ರಹಣಾಯ ಶೋಣಿತಪ್ರೋಕ್ಷಣಾಯ
 ಚಾಭಿರುಚಿತಾಸ್ನಾನ್ ಪ್ರತಿ ಯೇಶುಖ್ರೀಷ್ಟಸ್ಯ ಪ್ರೇರಿತಃ ಪಿತರಃ
 ಪತ್ರಂ ಲಿಖತಿ | ಯುಷ್ಮಾನ್ ಪ್ರತಿ ಬಾಹುಲೈನ ಶಾನ್ತಿರನುಗ್ರಹಶ್ಚ
 ಭೂಯಾಸ್ತಾಂ | 3 ಅಸ್ಮಾಕಂ ಪ್ರಭೋ ಯೇಶುಖ್ರೀಷ್ಟಸ್ಯ ತಾತ ಈಶ್ವರೋ
 ಧನ್ಯಃ, ಯತಃ ಸ ಸ್ತಕೀಯಬಹುಕೃಪಾತೋ ಮೃತಗಣಮಧ್ಯಾದ್
 ಯೇಶುಖ್ರೀಷ್ಟಸ್ಯೋತ್ಥಾನೇನ ಜೀವನಪ್ರತ್ಯಾಶಾರ್ಥಮ್ ಅರ್ಥತೋ 4
 5 ಕ್ಷಯನಿಷ್ಕಲಜ್ಯಾಮ್ಲಾನಸಮ್ಮತ್ತಿಪ್ರಾಪ್ತಾರ್ಥಮ್ ಅಸ್ಮಾನ್ ಪುನ
 ಜನಯಾಮಾಸ | ಸಾ ಸಮ್ಮತ್ತಿಃ ಸ್ವರ್ಗೇ ಸ್ಮಾಕಂ ಕೃತೇ ಸಂಭೃತಾ ತಿಷ್ಠತಿ, 5
 ಯೂಯಂಇಶೇಶ್ವರಸ್ಯ ಶಕ್ತಿತಃ ಶೇಷಕಾಲೇ ಪ್ರಕಾಶ್ಯಪರಿತ್ರಾಣಾರ್ಥಂ
 ವಿಶ್ವಾಸೇನ ರಕ್ಷದ್ಧೇ | 6 ತಸ್ಮಾದ್ ಯೂಯಂ ಯದ್ಯಪ್ಯಾನನ್ನೇನ ಪ್ರಫುಲ್ಲಾ
 ಭವಥ ತಥಾಪಿ ಸಾಮೃತಂ ಪ್ರಯೋಜನಹೇತೋಃ ಕಿಯತ್ಕಾಲಪರ್ಯಂತಂ
 ನಾನಾವಿಧಪರೀಕ್ಷಾಭಿಃ ಕ್ಷಿತ್ರದ್ಧೇ | 7 ಯತೋ ವಹ್ನಿನಾ ಯಸ್ಯ
 ಪರೀಕ್ಷಾ ಭವತಿ ತಸ್ಮಾತ್ ನಶ್ವರಸುವರ್ಣಾದಪಿ ಬಹುಮೂಲ್ಯಂ
 ಯುಷ್ಮಾಕಂ ವಿಶ್ವಾಸರೂಪಂ ಯತ್ ಪರೀಕ್ಷಿತಂ ಸ್ವರ್ಣಂ ತೇನ
 ಯೇಶುಖ್ರೀಷ್ಟಸ್ಯಾಗಮನಸಮಯೇ ಪ್ರಶಂಸಾಯಾಃ ಸಮಾದರಸ್ಯ
 ಗೌರವಸ್ಯ ಚ ಯೋಗ್ಯತಾ ಪ್ರಾಪ್ತವ್ಯಾ | 8 ಯೂಯಂ ತಂ ಖ್ರೀಷ್ಟಮ್
 ಅದೃಷ್ಟ್ವಾಪಿ ತಸ್ಮಿನ್ ಪ್ರೀಯದ್ಧೇ ಸಾಮೃತಂ ತಂ ನ ಪಶ್ಯನ್ನೋಽಪಿ
 ತಸ್ಮಿನ್ ವಿಶ್ವಸನ್ನೋ ಏನಿರ್ವಚನೀಯೇನ ಪ್ರಭಾವಯುಕ್ತೇನ
 ಚಾನನ್ನೇನ ಪ್ರಫುಲ್ಲಾ ಭವಥ, 9 ಸ್ವವಿಶ್ವಾಸಸ್ಯ ಪರಿಣಾಮರೂಪಮ್
 ಆತ್ಮನಾಂ ಪರಿತ್ರಾಣಂ ಲಭದ್ಧೇ ಚ | 10 ಯುಷ್ಮಾಸು ಯೋ
 ಏನುಗ್ರಹೋ ವತ್ಸರ್ತೇ ತದ್ವಿಷಯೇ ಯ ಈಶ್ವರೀಯವಾಕ್ಯಂ
 ಕಥಿತವನ್ನಸ್ಯೇ ಭವಿಷ್ಯದ್ಧಾದಿನಸ್ತಸ್ಯ ಪರಿತ್ರಾಣಸ್ಯಾನ್ವೇಷಣಮ್
 ಅನುಸನ್ನಾನಿ ಕೃತವನ್ತಃ | 11 ವಿಶೇಷತಸ್ತೇಷಾಮನ್ವರ್ವಾಸೀ
 ಯಃ ಖ್ರೀಷ್ಟಸ್ಯಾತ್ಮಾ ಖ್ರೀಷ್ಟೇ ವತ್ಸಿಷ್ಯಮಾಣಾನಿ ದುಃಖಾನಿ
 ತದನುಗಾಮಿಪ್ರಭಾವಿಷ್ಯ ಪೂರ್ವಂ ಪ್ರಾಕಾಶಯತ್ ತೇನ ಕಃ ಕೀದೃಶೋ
 ವಾ ಸಮಯೋ ನಿರದಿಶ್ಯತೈತಸ್ಯಾನುಸನ್ನಾನಂ ಕೃತವನ್ತಃ | 12 ತತಸ್ತೈ
 ವಿಷಯೈಸ್ತೇ ಯನ್ನ ಸ್ನಾನ್ ಕಿನ್ತ್ವಸ್ನಾನ್ ಉಪಕುರ್ವನ್ತೇತತ್
 ತೇಷಾಂ ನಿಕಟೇ ಪ್ರಾಕಾಶ್ಯತ | ಯಾಂಶ್ಚ ತಾನ್ ವಿಷಯಾನ್
 ದಿವ್ಯದೂತಾ ಅಪ್ಪವನತತಿರಸೋ ನಿರೀಕ್ಷಿತುಮ್ ಅಭಿಲಷನ್ತಿ ತೇ
 ವಿಷಯಾಃ ಸಾಮೃತಂ ಸ್ವರ್ಗಾತ್ ಪ್ರೇಷಿತಸ್ಯ ಪವಿತ್ರಸ್ಯಾತ್ಮನಃ
 ಸಹಾಯ್ಯಾದ್ ಯುಷ್ಮತ್ಕಮೀಪೇ ಸುಸಂವಾದಪ್ರಚಾರಯತ್ಯಭಿಃ
 ಪ್ರಾಕಾಶ್ಯನ್ | 13 ಅತಃವ ಯೂಯಂ ಮನಃಕಟಿಬನ್ಧನಂ ಕೃತ್ವಾ
 ಪ್ರಬುದ್ಧಾಃ ಸನ್ನೋ ಯೇಶುಖ್ರೀಷ್ಟಸ್ಯ ಪ್ರಕಾಶಸಮಯೇ ಯುಷ್ಮಾಸು
 ವತ್ಸಿಷ್ಯಮಾನಸ್ಯಾನುಗ್ರಹಸ್ಯ ಸಮ್ವರ್ಣಾಂ ಪ್ರತ್ಯಾಶಾಂ ಕುರುತ | 14
 ಅಪರಂ ಪೂರ್ವಿಯಾಜ್ಞಾನತಾವಸ್ಥಾಯಾಃ ಕುತ್ಸಿತಾಭಿಲಾಷಾಣಾಂ
 ಯೋಗ್ಯಮ್ ಆಚಾರಂ ನ ಕುರ್ವನ್ನೋ ಯುಷ್ಮದಾಹ್ವಾನಕಾರೀ ಯಥಾ
 ಪವಿತ್ರೋ ಏನ್ನಿ 15 ಯೂಯಮಪಾಜ್ಞಾಗ್ರಾಹಿಸನ್ನಾನಾ ಇವ ಸರ್ವಸ್ಮಿನ್
 ಆಚಾರೇ ತಾದೃಕ್ ಪವಿತ್ರಾ ಭವತ | 16 ಯತೋ ಲಿಖಿತಮ್ ಅಸ್ಯೇ,

ಯೂಯಂ ಪವಿತ್ರಾಸ್ತಿಷ್ಠತ ಯಸ್ಮಾದಹಂ ಪವಿತ್ರಃ | 17 ಅಪರಙ್ಗು ಯೋ
 ವಿನಾಪಕ್ಷಪಾತಮ್ ಏಕೈಕಮಾನುಷಸ್ಯ ಕರ್ಮಾನುಸಾರಾದ್ ವಿಚಾರಂ
 ಕರೋತಿ ಸ ಯದಿ ಯುಷ್ಮಾಭಿಸ್ತಾತ ಅಖ್ಯಾಯತೇ ತರ್ಹಿ ಸ್ವಪ್ರವಾಸಸ್ಯ
 ಕಾಲೋ ಯುಷ್ಮಾಭಿ ಭೀತ್ಯಾ ಯಾಪ್ಯತಾಂ | 18 ಯೂಯಂ ನಿರರ್ಥಕಾತ್
 ಪೈತ್ಯಕಾಚಾರಾತ್ ಕ್ಷಯಣೀಯೈ ರೂಪ್ಯಸುವರ್ಣಾದಿಭಿ ಮುಕ್ತಂ ನ ಪ್ರಾಪ್ಯ
 19 ನಿಷ್ಕಲಜ್ಯನಿರ್ಮಲಮೇಷಶಾವಕಸ್ಯೇವ ಖ್ರೀಷ್ಟಸ್ಯ ಬಹುಮೂಲ್ಯೇನ
 ರುದಿರೇಣ ಮುಕ್ತಿಂ ಪ್ರಾಪ್ತವನ್ ಇತಿ ಜಾನೀಥ | 20 ಸ ಜಗತೋ
 ಭಿತ್ತಿಮೂಲಸ್ಥಾಪನಾತ್ ಪೂರ್ವಂ ನಿಯುಕ್ತಃ ಕಿನ್ತು ಚರಮದಿನೇಷು
 ಯುಷ್ಮದರ್ಥಂ ಪ್ರಕಾಶಿತೋ ಏಭವತ್ | 21 ಯತಸ್ತೇನೈವ ಮೃತಗಣಾತ್
 ತಸ್ಯೋತ್ಥಾಪಯತರಿ ತಸ್ಮೈ ಗೌರವದಾತರಿ ಚೇಶ್ವರೇ ವಿಶ್ವಸಿದ್ಧ ತಸ್ಮಾದ್
 ಈಶ್ವರೇ ಯುಷ್ಮಾಕಂ ವಿಶ್ವಾಸಃ ಪ್ರತ್ಯಾಶಾ ಚಾಸ್ತೇ | 22 ಯೂಯಮ್
 ಆತ್ಮನಾ ಸತ್ಯಮತಸ್ಯಾಜ್ಞಾಗ್ರಹಣದ್ವಾರಾ ನಿಷ್ಕಪಟಯ ಭ್ರಾತೃಪ್ರೇಮ್ನೇ
 ಪಾವಿತಮನಸೋ ಭೂತ್ವಾ ನಿರ್ಮಲಾನ್ಯಃಕರಣೈಃ ಪರಸ್ಪರಂ ಗಾಢಂ ಪ್ರೇಮ
 ಕುರುತ | 23 ಯುಷ್ಮಾದ್ ಯೂಯಂ ಕ್ಷಯಣೀಯವೀರ್ಯಾತ್ ನಹಿ
 ಕಿನ್ತ್ವಕ್ಷಯಣೀಯವೀರ್ಯಾದ್ ಈಶ್ವರಸ್ಯ ಜೀವನದಾಯಕೇನ
 ನಿತ್ಯಸ್ಯಾಯಿನಾ ವಾಕ್ಯೇನ ಪುನರ್ಜನ್ಮ ಗೃಹೀತವನ್ತಃ | (aiṛn g165) 24
 ಸರ್ವಪ್ರಾಣೀ ತೃಣೈಸ್ತುಲ್ಯಸೃತೈಜಸ್ಯಣಪುಷ್ಪವತ್ | ತೃಣಾನಿ ಪರಿಶುಷ್ಕತಿ
 ಪುಷ್ಪಾಣಿ ನಿವತನ್ತಿ ಚ | 25 ಕಿನ್ತು ವಾಕ್ಯಂ ಪರೇಶ್ಯಾನನ್ತಕಾಲಂ ವಿತಿಷ್ಠತೇ |
 ತದೇವ ಚ ವಾಕ್ಯಂ ಸುಸಂವಾದೇನ ಯುಷ್ಮಾಕಮ್ ಅನ್ವಿತೇ ಪ್ರಕಾಶಿತಂ |
 (aiṛn g165)

2 ಸರ್ವಾನ್ ದ್ವೇಷಾನ್ ಸರ್ವಾಂಶ್ಚ ಛೇದನ್ ಕಾಪಟ್ಯನೀರ್ಷ್ಯಾಃ
 ಸಮಸ್ತಗ್ಲಾನಿಕಥಾಶ್ಚ ದೂರಿಕೃತ್ಯ 2 ಯುಷ್ಮಾಭಿಃ ಪರಿತ್ರಾಣಾಯ
 ವ್ಯಧಿಪ್ರಾಪ್ತಾರ್ಥಂ ನವಜಾತಶಿಶುರಿವ ಪ್ರಕೃತಂ ವಾಗ್ಗುಕ್ತಂ ಪಿಪಾಸ್ಯತಾಂ |
 3 ಯತಃ ಪ್ರಭು ಮರ್ಧುರ ಏತಸ್ಯಾಸ್ವಾದಂ ಯೂಯಂ ಪ್ರಾಪ್ತವನ್ತಃ | 4
 ಅಪರಂ ಮಾನುಷ್ಯರವಜ್ಞಾತಸ್ಯ ಕಿನ್ತ್ವೇಶ್ವರೇಣಾಭಿರುಚಿತಸ್ಯ ಬಹುಮೂಲ್ಯಸ್ಯ
 ಜೀವತ್ಯಸ್ತರಸ್ಯೇವ ತಸ್ಯ ಪ್ರಭೋಃ ಸನ್ನಿಧಿಮ್ ಆಗತಾ 5 ಯೂಯಮಪಿ
 ಜೀವತ್ಯಸ್ತರಾ ಇವ ನಿಜೀಯಮಾನಾ ಆತ್ಮಿಕಮನ್ನಿರಂ ಖ್ರೀಷ್ಟೇನ ಯೇಶುನಾ
 ಚೇಶ್ವರತೋಷಕಾಣಾಮ್ ಆತ್ಮಿಕಬಲೀನಾಂ ದಾನಾರ್ಥಂ ಪವಿತ್ರೋ
 ಯಾಜಕವರ್ಗೋ ಭವಥ | 6 ಯತಃ ಶಾಸ್ತ್ರೇ ಲಿಖಿತಮಾಸ್ಯೇ, ಯಥಾ, ಪಶ್ಯ
 ಪಾಷಾಣ ಏಕೋ ಏನ್ನಿ ಸೀಯೋನಿ ಸ್ಥಾಪಿತೋ ಮಯಾ | ಮುಖ್ಯಕೋಣಸ್ಯ
 ಯೋಗ್ಯಃ ಸ ವೃತಶ್ಚಾತೀವ ಮೂಲ್ಯವಾನ್ | ಯೋ ಜನೋ ವಿಶ್ವಸೇತ್
 ತಸ್ಮಿನ್ ಸ ಲಜ್ಜಾಂ ನ ಗಮಿಷ್ಯತಿ | 7 ವಿಶ್ವಾಸಿನಾಂ ಯುಷ್ಮಾಕಮೇವ
 ಸಮೀಪೇ ಸ ಮೂಲ್ಯವಾನ್ ಭವತಿ ಕಿನ್ತ್ವವಿಶ್ವಾಸಿನಾಂ ಕೃತೇ
 ನಿಜೀತ್ಯಭಿರವಜ್ಞಾತಃ ಸ ಪಾಷಾಣಃ ಕೋಣಸ್ಯ ಭಿತ್ತಿಮೂಲಂ ಭೂತ್ವಾ
 ಬಾಧಾಜನಕಃ ಪಾಷಾಣಃ ಸ್ವಲನಕಾರಕಶ್ಚ ಶೈಲೋ ಜಾತಃ | 8 ತೇ
 ಚಾವಿಶ್ವಾಸಾದ್ ವಾಕ್ಯೇನ ಸ್ವಲ್ಪನಿ ಸ್ವಲ್ಪನೇ ಚ ನಿಯುಕ್ತಾಃ ಸನ್ನಿ | 9 ಕಿನ್ತು
 ಯೂಯಂ ಯೇನಾನೈಕರಮಧ್ಯಾತ್ ಸ್ವಕೀಯಾಶ್ಚರ್ಯದೀಪ್ತಿಮದ್ಧಮ್
 ಆಹೂತಾಸ್ತಸ್ಯ ಗುಣಾನ್ ಪ್ರಕಾಶಯಿತುಮ್ ಅಭಿರುಚಿತೋ ವಂಶೋ
 ರಾಜಕೀಯೋ ಯಾಜಕವರ್ಗಃ ಪವಿತ್ರಾ ಜಾತಿರಧಿಕರ್ತೃವ್ಯಾಃ ಪ್ರಜಾಶ್ಚ
 ಜಾತಾಃ | 10 ಪೂರ್ವಂ ಯೂಯಂ ತಸ್ಯ ಪ್ರಜಾ ನಾಭವತ ಕಿನ್ತ್ವಿದಾನೀಮ್
 ಈಶ್ವರಸ್ಯ ಪ್ರಜಾ ಆದ್ಧೇ | ಪೂರ್ವಮ್ ಅನನುಕಮ್ಪಿತಾ ಅಭವತ
 ಕಿನ್ತ್ವಿದಾನೀಮ್ ಅನುಕಮ್ಪಿತಾ ಆದ್ಧೇ | 11 ಹೇ ಪ್ರಿಯತಮಾಃ, ಯೂಯಂ

ಪ್ರವಾಸಿನೋ ವಿದೇಶಿನಶ್ಚ ಲೋಕಾ ಇವ ಮನಸಃ ಪ್ರಾತಿಕೂಲ್ಯೇನ ಯೋಧಿಭ್ಯಃ ಶಾರೀರಿಕಸುಖಾಭಿಲಾಷೇಭ್ಯೋ ನಿವರ್ತೃಧರ್ಮ್ ಇತ್ಯಹಂ ವಿನಯೇ | 12 ದೇವಪೂಜಕಾನಾಂ ಮಧ್ಯೇ ಯುಷ್ಮಾಕಮ್ ಆಚಾರ ಏವಮ್ ಉತ್ತಮೋ ಭವತು ಯಥಾ ತೇ ಯುಷ್ಮಾನ್ ದುಷ್ಕರ್ಮಕಾರಿಲೋಕಾನಿವ ಪುನ ನಃ ನಿನ್ತಃ ಕೃಪಾದೃಷ್ಟಿದಿನೇ ಸ್ವಚಕ್ಷುರ್ಗೋಚರೀಯಸತ್ವಿಯಾಭ್ಯ ಈಶ್ವರಸ್ಯ ಪ್ರಶಂಸಾಂ ಕುರ್ಯುಃ | 13 ತತೋ ಹೇತೋ ಯೂರ್ಯಂ ಪ್ರಭೋರನುರೋಧಾತ್ ಮಾನವಸೃಷ್ಟಾನಾಂ ಕರ್ತೃತ್ವಪದಾನಾಂ ವಶೀಭವತ ವಿಶೇಷತೋ ಭೂಪಾಲಸ್ಯ ಯತಃ ಸ ಶ್ರೇಷ್ಠಃ, 14 ದೇಶಾದ್ಯಕ್ಷಾಣಾ ಇಯತಸ್ತೇ ದುಷ್ಕರ್ಮಕಾರಿಣಾಂ ದಣ್ಣದಾನಾರ್ಥಂ ಸತ್ಕರ್ಮಕಾರಿಣಾಂ ಪ್ರಶಂಸಾರ್ಥಾ ಇತೇನ ಪ್ರೇರಿತಾಃ | 15 ಇತ್ಥಂ ನಿರ್ದೋಧಮಾನಾಣಾಮ್ ಅಜ್ಞಾನತ್ವಂ ಯತ್ ಸದಾಚಾರಿಭಿ ಯುಫಷ್ಣಾಭಿ ನಿರರುತ್ತೀಕ್ರಿಯತೇ ತದ್ ಈಶ್ವರಸ್ಯಾಭಿಮತಂ | 16 ಯೂಯಂ ಸ್ವಾಧೀನಾ ಇವಾಚರತ ತಥಾಪಿ ದುಷ್ಕತಾಯಾ ವೇಷಸ್ವರೂಪಾಂ ಸ್ವಾಧೀನತಾಂ ಧಾರಯನ್ತ ಇವ ನಹಿ ಕಿನ್ವೀಶ್ವರಸ್ಯ ದಾಸಾ ಇವ | 17 ಸವ್ವಾಘ್ ಸಮಾದ್ರಿಯದ್ಧಂ ಭ್ರಾತೃವರ್ಗೇ ಪ್ರೀಯಧರ್ಮ್ ಈಶ್ವರಾದ್ ಬಿಭೀತ ಭೂಪಾಲಂ ಸಮ್ಯನ್ದಂ | 18 ಹೇ ದಾಸಾಃ ಯೂಯಂ ಸಮೂರ್ಣಾದರೇಣ ಪ್ರಭೂನಾಂ ವಶ್ಯಾ ಭವತ ಕೇವಲಂ ಭದ್ರಾಣಾಂ ದಯಾಲೂನಾ ಇಹಿ ಕಿನ್ವನ್ಮಜೂನಾಮಪಿ | 19 ಯತೋ ನ್ಯಾಯೇನ ದುಃಖಭೋಗಕಾಲ ಈಶ್ವರಚಿನ್ತಯಾ ಯತ್ ಕ್ಲೇಶಸಹನಂ ತದೇವ ಪ್ರಿಯಂ | 20 ಪಾಪಂ ಕೃತ್ವಾ ಯುಷ್ಮಾಕಂ ಚಪೇಟಾಘಾತಸಹನೇನ ಕಾ ಪ್ರಶಂಸಾ? ಕಿನ್ತು ಸದಾಚಾರಂ ಕೃತ್ವಾ ಯುಷ್ಮಾಕಂ ಯದ್ ದುಃಖಸಹನಂ ತದೇವೇಶ್ವರಸ್ಯ ಪ್ರಿಯಂ | 21 ತದರ್ಥಮೇವ ಯೂಯಮ್ ಆಹೂತಾ ಯತಃ ಖ್ರೀಷ್ಣೋಽಪಿ ಯುಷ್ಮನ್ನಿಯತ್ರಂ ದುಃಖಂ ಭುಕ್ತ್ವಾ ಯೂಯಂ ಯತ್ ತಸ್ಯ ಪದಚಿಹ್ನೈ ವ್ರಜೇತ ತದರ್ಥಂ ದೃಷ್ಟಾನ್ಮವೇಕಂ ದರ್ಶಿತವಾನ್ | 22 ಸ ಕಿಮಪಿ ಪಾಪಂ ನ ಕೃತವಾನ್ ತಸ್ಯ ವದನೇ ಕಾಪಿ ಛಲಸ್ಯ ಕಥಾ ನಾಸೀತ್ | 23 ನಿನ್ನಿತೋ ಽಪಿ ಸನ್ ಸ ಪ್ರತಿನಿನ್ತಾಂ ನ ಕೃತವಾನ್ ದುಃಖಂ ಸಹಮಾನೋ ಽಪಿ ನ ಭಕ್ಷಿತವಾನ್ ಕಿನ್ತು ಯಥಾರ್ಥವಿಚಾರಯತುಃ ಸಮೀಪೇ ಸ್ಥಂ ಸಮರ್ಪಿತವಾನ್ | 24 ವಯಂ ಯತ್ ಪಾಪೇಭ್ಯೋ ನಿವೃತ್ಯ ಧರ್ಮಾರ್ಥಂ ಜೀವಾಮಸ್ತದರ್ಥಂ ಸ ಸ್ವಶರೀರೇಣಾಸ್ಮಾಕಂ ಪಾಪಾನಿ ಕುಶ ಊಢವಾನ್ ತಸ್ಯ ಪ್ರಹಾರೈ ಯೂರ್ಯಂ ಸ್ತಸ್ಮಾ ಅಭವತ | 25 ಯತಃ ಪೂರ್ವ್ವಂ ಯೂಯಂ ಭ್ರಮಣಕಾರಿಮೇಷಾ ಇವಾದ್ಧಂ ಕಿನ್ತ್ವದ್ಧನಾ ಯುಷ್ಮಾಕಮ್ ಆತ್ಮನಾಂ ಪಾಲಕಸ್ಯಾದ್ಯಕ್ಷಸ್ಯ ಚ ಸಮೀಪಂ ಪ್ರತ್ಯಾವತ್ರಿತಾಃ |

3 ಹೇ ಯೋಷಿತಃ, ಯೂಯಮಪಿ ನಿಜಸ್ವಾಮಿನಾಂ ವಶ್ಯಾ ಭವತ ತಥಾ ಸತಿ ಯದಿ ಕೇಚಿದ್ ವಾಕ್ಯೇ ವಿಶ್ವಾಸಿನೋ ನ ಸನ್ನಿ ತರ್ಹಿ 2 ತೇ ವಿನಾವಾಕ್ಯಂ ಯೋಷಿತಾಮ್ ಆಚಾರೇಣಾರ್ಥತಸ್ತೇನಾಂ ಪ್ರತ್ಯಕ್ಷೇಣ ಯುಷ್ಮಾಕಂ ಸಭಯಸತಿತ್ವಾಚಾರೇಣಾಕ್ರಷ್ಟಂ ಶಕ್ಷನ್ತೇ | 3 ಅಪರಂ ಕೇಶರಚನಯಾ ಸ್ವರ್ಣಲಂಕಾರಧಾರಣೋನ ಪರಿಭದ್ರಪರಿಧಾನೇನ ವಾ ಯುಷ್ಮಾಕಂ ವಾಹುಭೂಷಾ ನ ಭವತು, 4 ಕಿನ್ವೀಶ್ವರಸ್ಯ ಸಾಕ್ಷಾದ್ ಬಹುಮೂಲ್ಯಕ್ಷಮಾಶಾನ್ರಿವಾವಾಕ್ಷಯಂ ತತ್ಕೇನ ಯುಕ್ತೋ ಗುಪ್ತ ಆನ್ವರಿಕಮಾನವ ಏವ | 5 ಯತಃ ಪೂರ್ವ್ವಕಾಲೇ ಯಾಃ ಪವಿತ್ರಸ್ತ್ರಿಯ ಈಶ್ವರೇ ಪ್ರತ್ಯಾಶಾಮಕುರ್ವನ್ ತಾ ಅಪಿ ತಾದ್ಯಶೀಮೇವ ಭೂಷಾಂ

ಧಾರಯನ್ನೋ ನಿಜಸ್ವಾಮಿನಾಂ ವಶ್ಯಾ ಅಭವನ್ | 6 ತಥೈವ ಸಾರಾ ಇಬ್ರಾಹೀಮೋ ವಶ್ಯಾ ಸತೀ ತಂ ಪತಿಮಾಖ್ಯಾತವತೀ ಯೂಯಿಷ್ಯ ಯದಿ ಸದಾಚಾರಿಣ್ಯೋ ಭವಥ ವ್ಯಾಕುಲತಯಾ ಚ ಭೀತಾ ನ ಭವಥ ತರ್ಹಿ ತಸ್ಯಾಃ ಕನ್ಯಾ ಆದ್ದೇ | 7 ಹೇ ಪುರುಷಾಃ, ಯೂಯಂ ಜ್ಞಾನತೋ ದುರ್ಬ್ಬಲತರಭಾಜನ್ಯವಿವ ಯೋಷಿದ್ಭಿಃ ಸಹವಾಸಂ ಕುರುತ, ಏಕಸ್ಯ ಜೀವನವರಸ್ಯ ಸಹಭಾಗಿನೀಭೃತಾಭ್ಯಃ ಸಮಾದರಂ ವಿತರತ ಚ ನ ಚೇದ್ ಯುಷ್ಮಾಕಂ ಪ್ರಾರ್ಥನಾನಾಂ ಬಾಧಾ ಜನಿಷ್ಯತೇ | 8 ವಿಶೇಷತೋ ಯೂಯಂ ಸರ್ವ ಏಕಮನಸಃ ಪರದುಃಖೈ ದುಃಖಿತಾ ಭ್ರಾತೃಪ್ರಮಿಣಃ ಕೃಪಾವನ್ತಃ ಪ್ರೀತಿಭಾವಾಶ್ಚ ಭವತ | 9 ಅನಿಷ್ಠಸ್ಯ ಪರಿಶೋಧೇನಾನಿಷ್ಠಂ ನಿನ್ಯಾಂ ವಾ ಪರಿಶೋಧೇನ ನಿನ್ಯಾಂ ನ ಕುರ್ವಸ್ಯ ಅಶಿಷಂ ದತ್ತ ಯತೋ ಯೂಯಮ್ ಅಶಿರಧಿಕಾರಿಣೋ ಭವಿತುಮಾಹೂತಾ ಇತಿ ಜಾನೀಥ | 10 ಅಪರಂ ಜೀವನೇ ಪ್ರೀಯಮಾಣೋ ಯಃ ಸುದಿನಾನಿ ದಿದೃಕ್ಷತೇ | ಪಾಪಾತ್ ಜಿಹ್ವಾಂ ಮೃಷಾವಾಕ್ಯಾತ್ ಸ್ವಾಧರೌ ಸ ನಿವರ್ತಯೇತ್ | 11 ಸ ತ್ಯಜೇದ್ ದುಷ್ಕತಾಮಾರ್ಗಂ ಸತ್ವಿಯಾ ಇವ ಸಮಾಚರೇತ್ | ಮೃಗಯಾಣಶ್ಚ ಶಾನ್ತಿಂ ನ ಸಿತ್ಯಮೇವಾನುಧಾವತು | 12 ಲೋಚನೇ ಪರಮೇಶಸ್ಯೋನ್ಮೀಲಿತೇ ಧಾರ್ಮಿಕಾನ್ ಪ್ರತಿ | ಪ್ರಾರ್ಥನಾಯಾಃ ಕೃತೇ ತೇಷಾಃ ತಚ್ಚೋತ್ರೇ ಸುಗಮೇ ಸದಾ | ಕ್ರೋಧಾಸ್ಯ ಇವ ಪರೇಶಸ್ಯ ಕದಾಚಾರಿಷು ವರ್ತತೇ | 13 ಅಪರಂ ಯದಿ ಯೂಯಮ್ ಉತ್ತಮಸ್ವಾನುಗಾಮಿನೋ ಭವಥ ತರ್ಹಿ ಕೋ ಯುಷ್ಮಾನ್ ಹಿಂಸಿಷ್ಯತೇ? 14 ಯದಿ ಚ ಧರ್ಮಾರ್ಥಂ ಕ್ಷಿಪ್ಯದ್ಧಂ ತರ್ಹಿ ಧನ್ಯಾ ಭವಿಷ್ಯಥ | ತೇಷಾಮ್ ಅಶಜ್ಜಯಾ ಯೂಯಂ ನ ಬಿಭೀತ ನ ವಿಚ್ಛ್ವಾ ವಾ | 15 ಮನೋಭಿಃ ಕಿನ್ತು ಮನ್ಯದ್ಧಂ ಪವಿತ್ರಂ ಪ್ರಭುಮೀಶ್ವರಂ | ಅಪರಂ ಯುಷ್ಮಾಕಮ್ ಆನ್ವರಿಕಪ್ರತ್ಯಾಶಾಯಾಸ್ತತ್ತ್ವಂ ಯಃ ಕಶ್ಚಿತ್ ಪೃಚ್ಛತಿ ತಸ್ಮೈ ಶಾನ್ತಿಭೀತಿಭ್ಯಾಮ್ ಉತ್ತರಂ ದಾತುಂ ಸದಾ ಸುಸಜ್ಜಾ ಭವತ | 16 ಯೇ ಚ ಖ್ರೀಷ್ಣಧರ್ಮೋ ಯುಷ್ಮಾಕಂ ಸದಾಚಾರಂ ದೂಷಯನ್ತಿ ತೇ ದುಷ್ಕರ್ಮಕಾರಿಣಾಮಿವ ಯುಷ್ಮಾಕಮ್ ಅಪವಾದೇನ ಯತ್ ಲಜ್ಜಿತಾ ಭವೇಯುಸ್ತದರ್ಥಂ ಯುಷ್ಮಾಕಮ್ ಉತ್ತಮಃ ಸಂವೇದೋ ಭವತು | 17 ಈಶ್ವರಸ್ಯಾಭಿಮತಾದ್ ಯದಿ ಯುಷ್ಮಾಭಿಃ ಕ್ಲೇಶಃ ಸೋಢವ್ಯಸ್ತರ್ಹಿ ಸದಾಚಾರಿಭಿಃ ಕ್ಲೇಶಸಹನಂ ವರಂ ನ ಚ ಕದಾಚಾರಿಭಿಃ | 18 ಯಸ್ಮಾದ್ ಈಶ್ವರಸ್ಯ ಸನ್ನಿಧಿಮ್ ಅಸ್ಮಾನ್ ಆನೇತುಮ್ ಅಧಾರ್ಮಿಕಾಣಾಂ ವಿನಿಮಯೇನ ಧಾರ್ಮಿಕಃ ಖ್ರೀಷ್ಣೋ ಽಪ್ಯೇಕಕೃತ್ಯಃ ಪಾಪಾನಾಂ ದಣ್ಣಂ ಭುಕ್ತವಾನ್, ಸ ಚ ಶರೀರಸಮ್ಯನ್ಗೇ ಮಾರಿತಃ ಕಿನ್ತ್ವಾತ್ಮನಃ ಸಮ್ಯನ್ಗೇ ಪುನ ಜೀವಿತೋ ಽಭವತ್ | 19 ತತ್ಕಮ್ಪನ್ಗೇ ಚ ಸ ಯಾತ್ರಾಂ ವಿಧಾಯ ಕಾರಾಬದ್ಧಾನಾಮ್ ಆತ್ಮನಾಂ ಸಮೀಪೇ ವಾಕ್ಯಂ ಘೋಷಿತವಾನ್ | 20 ಪುರಾ ನೋಹಸ್ಯ ಸಮಯೇ ಯಾವತ್ ಪೋತೋ ನಿರಮೀಯತ ತಾವದ್ ಈಶ್ವರಸ್ಯ ದೀರ್ಘಸಹಿಷ್ಣುತಾ ಯದಾ ವ್ಯಲಮ್ಬತ ತದಾ ತೇಽನಾಜ್ಞಾಗ್ರಾಹಿಣೋಽಭವನ್ | ತೇನ ಪೋತೋನಾಲ್ಪೇಽರ್ಥಾದ್ ಅಷ್ಟಾವೇವ ಪ್ರಾಣಿಸ್ಸೋಯಮ್ ಉತ್ತೀರ್ಣಾಃ | 21 ತನ್ನಿದರ್ಶನಇಚ್ಛಾವಗಾಹನಂ (ಅರ್ಥತಃ ಶಾರೀರಿಕಮಲಿನತಾಯಾ ಯಸ್ಯಾಃ ಸ ನಹಿ ಕಿನ್ವೀಶ್ವರಾಯೋತ್ತಮಸಂವೇದಸ್ಯ ಯಾ ಪ್ರತಜ್ಞಾ ಸೈವ) ಯೇಶುಖ್ರೀಷ್ಣಸ್ಯ ಪುನರುತ್ಥಾನೇನೇದಾನೀಮ್ ಅಸ್ಮಾನ್ ಉತ್ತಾರಯತಿ, 22 ಯತಃ ಸ್ವರ್ಗಂ ಗತ್ವೇಶ್ವರಸ್ಯ ದಕ್ಷಿಣೇ ವಿದ್ಯತೇ ಸ್ವರ್ಗೀಯದೂತಾಃ ಶಾಸಕಾ ಬಲಾನಿ ಚ ತಸ್ಯ ವಶೀಭೂತಾ ಅಭವನ್ |

4 ಅಸ್ಮಾಕಂ ವಿನಿಮಯೇನ ಖ್ರೀಷ್ಣಃ ಶರೀರಸಮ್ಮನ್ಯೇ ದಣ್ಣಂ ಭುಕ್ತವಾನ್ ಅತೋ ಹೇತೋಃ ಶರೀರಸಮ್ಮನ್ಯೇ ಯೋ ದಣ್ಣಂ ಭುಕ್ತವಾನ್ ಸ ಪಾಪಾತ್ ಮುಕ್ತ 2 ಇತಿಭಾವೇನ ಯೂಯಮಪಿ ಸುಸಜ್ಜೀಭೂಯ ದೇಹವಾಸಸ್ಯಾವತಿಷ್ಠಂ ಸಮಯಂ ಪುನರ್ಮಾನವಾನಾಮ್ ಇಚ್ಛಾಸಾಧನಾರ್ಥಂ ನಹಿ ಕಿನ್ವಿಶ್ವಶರಣ್ಯೇಚ್ಛಾಸಾಧನಾರ್ಥಂ ಯಾಪಯತ | 3 ಆಯುಷೋ ಯಃ ಸಮಯೋ ವೃತೀತಸ್ತಸ್ಮಿನ್ ಯುಷ್ಮಾಭಿ ಯದ್ ದೇವಪೂಜಕಾನಾಮ್ ಇಚ್ಛಾಸಾಧನಂ ಕಾಮಕುಸ್ತಿತಾಭಿಲಾಷಮದ್ವಾಸನರಚ್ಛರಸಮತ್ತಾಘೃಣಾಹರದೇವಪೂಜಾಚರಣಾಭ್ಯಾಃ ತೇನ ಬಾಹುಲ್ಯಂ | 4 ಯೂಯಂ ತೈಃ ಸಹ ತಸ್ಮಿನ್ ಸರ್ವಾನಾಶಪಜ್ಞೇ ಮಜ್ಜಿತುಂ ನ ಧಾವಥ, ಇತ್ಯನೇನಾಶ್ಚರ್ಯಂ ವಿಜ್ಞಾಯ ತೇ ಯುಷ್ಮಾನ್ ನಿನ್ದನ್ತಿ | 5 ಕಿನ್ತು ಯೋ ಜೀವತಾಂ ಮೃತಾನಾಞ್ಚ ವಿಚಾರಂ ಕರ್ತುಮ್ ಉದ್ಯತೋಽಸ್ಮಿ ತಸ್ಮೈ ತೈರುತ್ತರಂ ದಾಯಿಷ್ಯತೇ | 6 ಯತೋ ಹೇತೋ ಯೇ ಮೃತಾಸ್ತೇಷಾಂ ಯತ್ ಮಾನವೋದ್ದೇಶ್ಯಃ ಶಾರೀರಿಕವಿಚಾರಃ ಕಿನ್ವಿಶ್ವಶರಣ್ಯೋದ್ದೇಶ್ಯಮ್ ಅತಿಕ್ರಜೀವನಂ ಭವತ್ ತದರ್ಥಂ ತೇಷಾಮಪಿ ಸನ್ನಿಧೌ ಸುಸಮಾಚಾರಃ ಪ್ರಕಾಶಿತೋಽಭವತ್ | 7 ಸರ್ವೇಷಾಮ್ ಅನುಮಕಾಲ ಉಪಸ್ಥಿತಸ್ತಸ್ಮಾದ್ ಯೂಯಂ ಸುಬುದ್ಧಯಃ ಪ್ರಾರ್ಥನಾರ್ಥಂ ಜಾಗ್ರತಶ್ಚ ಭವತ | 8 ವಿಶೇಷತಃ ಪರಸ್ಪರಂ ಗಾಢಂ ಪ್ರೇಮ ಕುರುತ, ಯತಃ, ಪಾಪಾನಾಮಪಿ ಬಾಹುಲ್ಯಂ ಪ್ರೇಮೈವಾಚ್ಛಾದಯಿಷ್ಯತೇ | 9 ಕಾತರೋಕ್ತಿಂ ವಿನಾ ಪರಸ್ಪರಮ್ ಆತಿಥ್ಯಂ ಕ್ಕುರುತ | 10 ಯೇನ ಯೋ ವರೋ ಲಬ್ಧಸ್ತೇನೈವ ಸ ಪರಮ್ ಉಪಕರೋತ್ಯ, ಇತ್ಯಂ ಯೂಯಮ್ ಈಶ್ವರಸ್ಯ ಬಹುವಿಧಪ್ರಸಾದಸ್ಯೋತ್ತಮಾ ಭಾಣ್ಣಾಗಾರಾಧಿಪಾ ಭವತ | 11 ಯೋ ವಾಕ್ಯಂ ಕಥಯತಿ ಸ ಈಶ್ವರಸ್ಯ ವಾಕ್ಯಮಿವ ಕಥಯತು ಯಶ್ಚ ಪರಮ್ ಉಪಕರೋತಿ ಸ ಈಶ್ವರದತ್ತಸಾಮರ್ಥ್ಯಾದಿವೋಪಕರೋತು | ಸರ್ವವಿಷಯೇ ಯೀಶುಖ್ರೀಷ್ಣೇನೇಶ್ವರಸ್ಯ ಗೌರವಂ ಪ್ರಕಾಶ್ಯತಾಂ ತಸ್ಮೈವ ಗೌರವಂ ಪರಾಕ್ರಮಶ್ಚ ಸರ್ವದಾ ಭೂಯಾತ್ | ಆಮೇನ | (aiṛṇ g165) 12 ಹೇ ಪ್ರಿಯತಮಾಃ, ಯುಷ್ಮಾಕಂ ಪರೀಕ್ಷಾರ್ಥಂ ಯಸ್ಯಾಪೋ ಯುಷ್ಮಾಸು ವತ್ಸರತೇ ತಮ್ ಅಸಮ್ಯವಘಟಿತಂ ಮತ್ತಾ ನಾಶ್ಚರ್ಯಂ ಜಾನೀತ, 13 ಕಿನ್ತು ಖ್ರೀಷ್ಣೇನ ಕ್ಲೇಶಾನಾಂ ಸಹಭಾಗಿತ್ವಾದ್ ಆನನ್ದತ ತೇನ ತಸ್ಯ ಪ್ರತಾಪಪ್ರಕಾಶೇಽಪ್ಯಾನನನೇನ ಪ್ರಫುಲ್ಲಾ ಭವಿಷ್ಯಥ | 14 ಯದಿ ಖ್ರೀಷ್ಣಸ್ಯ ನಾಮಹೇತುನಾ ಯುಷ್ಮಾಕಂ ನಿನ್ದಾ ಭವತಿ ತರ್ಹಿ ಯೂಯಂ ಧನ್ಯಾ ಯತೋ ಗೌರವದಾಯಕ ಈಶ್ವರಸ್ಯಾತ್ಮಾ ಯುಷ್ಮಾಸ್ತದಿಷ್ಟತಿ ತೇಷಾಂ ಮಧ್ಯೇ ಸ ನಿನ್ದತೇ ಕಿನ್ತು ಯುಷ್ಮನ್ಮಧ್ಯೇ ಪ್ರಶಂಸ್ಯತೇ | 15 ಕಿನ್ತು ಯುಷ್ಮಾಕಂ ಕೋಽಪಿ ಹನ್ತಾ ವಾ ಚೈರೋ ವಾ ದುಷ್ಕರ್ಮ್ಯಕೃದ್ ವಾ ಪರಾಧಿಕಾರಚರ್ಚಕ ಇವ ದಣ್ಣಂ ನ ಭುಜ್ಯಾಂ | 16 ಯದಿ ಚ ಖ್ರೀಷ್ಣೇಯಾನ ಇವ ದಣ್ಣಂ ಭುಜ್ಯೇ ತರ್ಹಿ ಸ ನ ಲಜ್ಜಮಾನಸ್ತತ್ಕಾರಣಾದ್ ಈಶ್ವರಂ ಪ್ರಶಂಸತು | 17 ಯತೋ ವಿಚಾರಸ್ಮಾರಮ್ಯಸಮಯೇ ಈಶ್ವರಸ್ಯ ಮನ್ನಿರೇ ಯುಜ್ಯತೇ ಯದಿ ಚಾಸ್ತತ್ಕಾರಭೇತೇ ತರ್ಹೀಶ್ವರೇಯಸುಸಂವಾದಾಗ್ರಾಹಿಣಾಂ ಶೇಷದಶಾ ಕಾ ಭವಿಷ್ಯತಿ? 18 ಧಾರ್ಮಿಕೇನಾಪಿ ಚೇತ್ ತ್ರಾಣಮ್ ಅತಿಕೃಚ್ಛೇಣ ಗಮ್ಯತೇ | ತರ್ಹ್ಯಧಾರ್ಮಿಕಪಾಪಿಭ್ಯಾಮ್ ಆಶ್ರಯಃ ಕುತ್ರ ಲಪ್ಯತೇ | 19 ಅತ ಈಶ್ವರೇಚ್ಛಾತೋ ಯೇ ದುಃಖಂ ಭುಞ್ಜತೇ ತೇ ಸದಾಚಾರೇಣ ಸ್ವಾತ್ಮಾನೋ ವಿಶ್ವಾಸ್ಯಸ್ತಷ್ಟುರೀಶ್ವಸ್ಯ ಕರಾಭ್ಯಾಂ ನಿದಧತಾಂ |

5 ಖ್ರೀಷ್ಣಸ್ಯ ಕ್ಲೇಶಾನಾಂ ಸಾಕ್ಷೀ ಪ್ರಕಾಶಿಷ್ಯಮಾಣಸ್ಯ ಪ್ರತಾಪಸ್ಯಾಂತೀ ಪ್ರಾಚೀನಶ್ಚಾಹಂ ಯುಷ್ಮಾಕಂ ಪ್ರಾಚೀನಾನ್ ವಿನೀಯೇದಂ ವದಾಮಿ | 2 ಯುಷ್ಮಾಕಂ ಮಧ್ಯವರ್ತೀ ಯ ಈಶ್ವರಸ್ಯ ಮೇಷವ್ಯನ್ಯೋ ಯೂಯಂ ತಂ ಪಾಲಯತ ತಸ್ಯ ವೀಕ್ಷಣಂ ಕುರುತ ಚ, ಅವಶ್ಯಕತೇನ ನಹಿ ಕಿನ್ತು ಸ್ವೇಚ್ಛಾತೋ ನ ವ ಕುಲೋಭೇನ ಕಿನ್ವಿಶ್ವಚ್ಛುಕ್ತಮನಸಾ | 3 ಅಪರಮ್ ಅಂಶಾನಾಮ್ ಅಧಿಕಾರಿಣ ಇವ ನ ಪ್ರಭವತ ಕಿನ್ತು ವ್ಯನ್ಯಸ್ಯ ದೃಷ್ಟಾನ್ವಸ್ತರೂಪಾ ಭವತ | 4 ತೇನ ಪ್ರಧಾನಪಾಲಕ ಉಪಸ್ಥಿತೇ ಯೂಯಮ್ ಅಮ್ನಾನಂ ಗೌರವಕಿರೀಟಂ ಲಬ್ಧವ್ಯಮ್ | 5 ಹೇ ಯುವಾನಃ, ಯೂಯಮಪಿ ಪ್ರಾಚೀನಲೋಕಾನಾಂ ವಶ್ಯಾ ಭವತ ಸರ್ವೇ ಚ ಸರ್ವೇಷಾಂ ವಶೀಭೂಯ ನಮ್ರತಾಭರಣೇನ ಭೂಷಿತಾ ಭವತ, ಯತಃ, ಅತ್ಯಾಭಿಮಾನಿಲೋಕಾನಾಂ ವಿಪಕ್ಷೋ ಭವತೀಶ್ವರಃ | ಕಿನ್ತು ತೇನೈವ ನಮ್ರೇಭ್ಯಃ ಪ್ರಸಾದಾದ್ ದೀಯತೇ ವರಃ | 6 ಅತೋ ಯೂಯಮ್ ಈಶ್ವರಸ್ಯ ಬಲವತ್ತರಸ್ಯಾಧೋ ನಮ್ರೀಭೂಯ ತಿಷ್ಠತ ತೇನ ಸ ಉಚಿತಸಮಯೇ ಯುಷ್ಮಾನ್ ಉಚ್ಛೇಕರಿಷ್ಯತಿ | 7 ಯೂಯಂ ಸರ್ವಚಿನ್ತಾಂ ತಸ್ಮಿನ್ ನಿಶ್ಚಿಪತ ಯತಃ ಸ ಯುಷ್ಮಾನ್ ಪ್ರತಿ ಚಿನ್ತಯತಿ | 8 ಯೂಯಂ ಪ್ರಬುದ್ಧಾ ಜಾಗ್ರತಶ್ಚ ತಿಷ್ಠತ ಯತೋ ಯುಷ್ಮಾಕಂ ಪ್ರತಿವಾದೀ ಯಃ ಶಯತಾನಃ ಸ ಗರ್ಜನಕಾರೀ ಸಿಂಹ ಇವ ಪರ್ಯುಟನ್ ಕಂ ಗ್ರಸಿಷ್ಯಾಮೀತಿ ಮೃಗಯತೇ, 9 ಅತೋ ವಿಶ್ವಾಸೇ ಸುಸ್ಥಿರಾಸ್ತಿಷ್ಯನ್ತಸ್ತೇನ ಸಾರ್ಧಂ ಯುದ್ಧತ, ಯುಷ್ಮಾಕಂ ಜಗನ್ನಿವಾಸಿಭ್ಯಾತ್ಯಷ್ಟಪಿ ತಾದೃಶಾಃ ಕ್ಲೇಶಾ ವತ್ಸರಶ್ಚ ಇತಿ ಜಾನೀತ | 10 ಕ್ಷಣಿಕದುಃಖಭೋಗಾತ್ ಪರಮ್ ಅಸ್ಮಭ್ಯಂ ಖ್ರೀಷ್ಣೇನ ಯೀಶುನಾ ಸ್ವಕೀಯಾನನ್ತಗೌರವದಾನಾರ್ಥಂ ಯೋಽಸ್ಮಾನ್ ಆಹೂತವಾನ್ ಸ ಸರ್ವಾನುಗ್ರಾಹೀಶ್ವರಃ ಸ್ವಯಂ ಯುಷ್ಮಾನ್ ಸಿದ್ಧಾನ್ ಸ್ಥಿರಾನ್ ಸಬಲಾನ್ ನಿಶ್ಚಲಾಂಶ್ಚ ಕರೋತು | (aiṛṇios g166) 11 ತಸ್ಯ ಗೌರವಂ ಪರಾಕ್ರಮಶ್ಚಾನನ್ತಕಾಲಂ ಯಾವದ್ ಭೂಯಾತ್ | ಆಮೇನ್ | (aiṛṇ g165) 12 ಯಃ ಸಿಲ್ವಾನೋ (ಮನ್ಯೇ) ಯುಷ್ಮಾಕಂ ವಿಶ್ವಾಸ್ಯೋ ಭ್ರಾತಾ ಭವತಿ ತದ್ವಾರಾಹಂ ಸಂಕ್ಷೇಪೇಣ ಲಿಖಿತ್ವಾ ಯುಷ್ಮಾನ್ ವಿನೀತವಾನ್ ಯೂಯಞ್ಚ ಯಸ್ಮಿನ್ ಅಧಿತಿಷ್ಠಥ ಸ ಏವೇಶ್ವರಸ್ಯ ಸತ್ಯೋ ಽನುಗ್ರಹ ಇತಿ ಪ್ರಮಾಣಂ ದತ್ತವಾನ್ | 13 ಯುಷ್ಮಾಭಿಃ ಸಹಾಭಿರುಚಿತಾ ಯಾ ಸಮಿತಿ ಬಾಬಿಲಿ ವಿಧ್ಯತೇ ಸಾ ಮಮ ಪುತ್ರೋ ಮಾರ್ಕಶ್ಚ ಯುಷ್ಮಾನ್ ನಮಸ್ಕಾರಂ ವೇದಯತಿ | 14 ಯೂಯಂ ಪ್ರೇಮಚುಮ್ಬನೇನ ಪರಸ್ಪರಂ ನಮಸ್ಕುರುತ | ಯೀಶುಖ್ರೀಷ್ಣಾಶ್ರಿತಾನಾಂ ಯುಷ್ಮಾಕಂ ಸರ್ವೇಷಾಂ ಶಾನ್ವಿ ಭೂಯಾತ್ | ಆಮೇನ್ |

೨ ಪಿತರಃ

1 ಯೇ ಜನಾ ಅಸ್ಮಾಭಿಃ ಸಾರ್ಧಮ್ ಅಸ್ತದೀಶ್ವರೇ ತ್ರಾತರಿ ಯೇಶುಖ್ರೀಷ್ಣೇ ಚ ಪುಣ್ಯಸಮ್ಯಲಿತವಿಶ್ವಾಸಧನಸ್ಯ ಸಮಾನಾಂತಿತ್ತಂ ಪ್ರಾಪ್ತಾಸ್ತಾನ್ ಪ್ರತಿ ಯೇಶುಖ್ರೀಷ್ಣಸ್ಯ ದಾಸಃ ಪ್ರೇರಿತಶ್ಚ ಶಿಮೋನ್ ಪಿತರಃ ಪತ್ರಂ ಲಿಖತಿ | 2 ಈಶ್ವರಸ್ಯಾಸ್ತಾಕಂ ಪ್ರಭೋ ಯೇಶೋಶ್ಚ ತತ್ಪಜ್ಞಾನೇನ ಯುಷ್ಮಾಸ್ಯನುಗ್ರಹಶಾನ್ಯೋ ಬಾರ್ಹುಲ್ಯಂ ವರ್ತತಾಂ | 3 ಜೀವನಾರ್ಥಮ್ ಈಶ್ವರಭಕ್ತರ್ಥಮ್ ಯದ್ಯದ್ ಆವಶ್ಯಕಂ ತತ್ ಸರ್ವಂ ಗೌರವಸದ್ಗುಣಾಭ್ಯಾಂ ಅಸ್ತದಾಹ್ವಾನಕಾರಿಣಸ್ತತ್ಪಜ್ಞಾನದ್ವಾರಾ ತಸ್ಯೇಶ್ವರೀಯಶಕ್ತಿರಸ್ಯಭ್ಯಂ ದತ್ತವತೀ | 4 ತತ್ಪರ್ವಣ ಚಾಸ್ಯಭ್ಯಂ ತಾದೃಶಾ ಬಹುಮೂಲ್ಯಾ ಮಹಾಪ್ರತಿಜ್ಞಾ ದತ್ತಾ ಯಾಭಿ ಯೋರ್ಯಂ ಸಂಸಾರವ್ಯಾಪ್ತಾತ್ ಕುಶಿತಾಭಿಲಾಷಮೂಲಾತ್ ಸರ್ವನಾಶಾದ್ ರಕ್ಷಾಂ ಪ್ರಾಪ್ಯೇಶ್ವರೀಯಸ್ವಭಾವಸ್ಯಾಂತಿನೋ ಭವಿತುಂ ಶಕ್ನುಧ | 5 ತತೋ ಹೇತೋ ಯೋರ್ಯಂ ಸಮೂರ್ಣಂ ಯತ್ತಂ ವಿಧಾಯ ವಿಶ್ವಾಸೇ ಸೌಜನ್ಯಂ ಸೌಜನ್ಯೇ ಜ್ಞಾನಂ 6 ಜ್ಞಾನ ಅಯತೇನ್ರಿಯತಾಮ್ ಅಯತೇನ್ರಿಯತಾಯಾಂ ದೈರ್ಯ್ಯಂ ದೈರ್ಯ್ಯ ಈಶ್ವರಭಕ್ತಿಮ್ 7 ಈಶ್ವರಭಕ್ತೃ ಭ್ರಾತೃಸ್ತೇಹೇ ಚ ಪ್ರೇಮ ಯುಜ್ಞ | 8 ಏತಾನಿ ಯದಿ ಯುಷ್ಮಾಸು ವಿದ್ಯಂತೇ ವರ್ಧಂತೇ ಚ ತರ್ಹ್ಯಸ್ಮತ್ಪ್ರಭೋ ಯೇಶುಖ್ರೀಷ್ಣಸ್ಯ ತತ್ಪಜ್ಞಾನೇ ಯುಷ್ಮಾನ್ ಅಲಸಾನ್ ನಿಷ್ಫಲಾಂಶ್ಚ ನ ಸ್ಯಾಪಯಿಷ್ಯಂತಿ | 9 ಕಿನ್ತ್ವೇತಾನಿ ಯಸ್ಯ ನ ವಿದ್ಯಂತೇ ಸೋ ಽನ್ಯೋ ಮುದ್ರಿತಲೋಚನಃ ಸ್ವಕೀಯಪೂರ್ವಪಾಪಾನಾಂ ಮಾರ್ಜನಸ್ಯ ವಿಸ್ಮೃತಿಂ ಗತಶ್ಚ | 10 ತಸ್ಮಾದ್ ಹೇ ಭ್ರಾತರಃ, ಯೂಯಂ ಸ್ವಕೀಯಾಹ್ವಾನವರಣಯೋ ದ್ವೃಢಕರಣೇ ಬಹು ಯತದ್ಧಂ, ತತ್ ಕೃತ್ವಾ ಕದಾಚ ನ ಸ್ಮಲಿಷ್ಯಥ | 11 ಯತೋ ಽನೇನ ಪ್ರಕಾರೇಣಾಸ್ತಾಕಂ ಪ್ರಭೋಸ್ಮಾತ್ಯ ಯೇಶುಖ್ರೀಷ್ಣಸ್ಯಾನುರಾಜ್ಯಸ್ಯ ಪ್ರವೇಶೇನ ಯೂಯಂ ಸುಕಲೇನ ಯೋಜಯಿಷ್ಯಧ್ವೇ | (aiñios g166) 12 ಯದ್ಯಪಿ ಯೂಯಮ್ ಏತತ್ ಸರ್ವಂ ಜಾನೀಧ ವರ್ತಮಾನೇ ಸತ್ಯಮತೇ ಸುಸ್ಥಿರಾ ಭವಥ ಚ ತಥಾಪಿ ಯುಷ್ಮಾನ್ ಸರ್ವದಾ ತತ್ ಸ್ಮಾರಯಿತುಮ್ ಅಹಮ್ ಅಯತ್ನವಾನ್ ನ ಭವಿಷ್ಯಾಮಿ | 13 ಯಾವಥ ಏತಸ್ಮಿನ್ ದೂಷ್ಯೇ ತಿಷ್ಠಾಮಿ ತಾವಥ ಯುಷ್ಮಾನ್ ಸ್ಮಾರಯನ್ ಪ್ರಭೋಧಯಿತುಂ ವಿಹಿತಂ ಮನ್ಯೇ | 14 ಯತೋ ಽಸ್ಮಾಕಂ ಪ್ರಭು ಯೇಶುಖ್ರೀಷ್ಣೋ ಮಾಂ ಯತ್ ಜ್ಞಾಪಿತವಾನ್ ತದನುಸಾರಾದ್ ದೂಷ್ಯಮೇತತ್ ಮಯಾ ಶೀಘ್ರಂ ತ್ವಕ್ವಮ್ ಇತಿ ಜಾನಾಮಿ | 15 ಮಮ ಪರಲೋಕಗಮನಾತ್ ಪರಮಪಿ ಯೂಯಂ ಯದೇತಾನಿ ಸ್ಮರ್ತುಂ ಶಕ್ನುಧ ತಸ್ಮಿನ್ ಸರ್ವಥಾ ಯತಿಷ್ಠೇ | 16 ಯತೋ ಽಸ್ಮಾಕಂ ಪ್ರಭೋ ಯೇಶುಖ್ರೀಷ್ಣಸ್ಯ ಪರಾಕ್ರಮಂ ಪುನರಾಗಮನಂ ಯುಷ್ಮಾನ್ ಜ್ಞಾಪಯನ್ತೋ ವಯಂ ಕಲ್ಪಿತಾನ್ಯಾಖ್ಯಾನಾನ್ಸಗ್ಧಚ್ಛಾಮೇತಿ ನಹಿ ಕಿನ್ತು ತಸ್ಯ ಮಹಿಮ್ನಃ ಪ್ರತ್ಯಕ್ಷಸಾಕ್ಷಿಣೋ ಭೂತ್ವಾ ಭಾಷಿತವನ್ತಃ | 17 ಯತಃ ಸ ಪಿತರೀಶ್ವರಾದ್ ಗೌರವಂ ಪ್ರಶಂಸಾಂ ಪ್ರಾಪ್ತವಾನ್ ವಿಶೇಷತೋ ಮಹಿಮಯುಕ್ತತೇಜೋಮಧ್ಯಾದ್ ಏತಾದೃಶೀ ವಾಣೀ ತಂ ಪ್ರತಿ ನಿಗತವತೀ, ಯಥಾ, ಏಷ ಮಮ ಪ್ರಿಯಪುತ್ರ ಏತಸ್ಮಿನ್ ಮಮ ಪರಮಸನ್ದೋಷಃ | 18 ಸ್ವರ್ಗಾತ್ ನಿಗತೇಯಂ ವಾಣೀ ಪವಿತ್ರಪರ್ವತೇ ತೇನ ಸಾರ್ಧಂ ವಿದ್ಯಮಾನ್ಯರಸ್ಮಾಭಿರಶ್ರಾವಿ | 19 ಅಪರಮ್ ಅಸ್ಯತ್ಮಮೇಷೇ ದೃಢತರಂ ಭವಿಷ್ಯದ್ವಾಕ್ಯಂ ವಿದ್ಯತೇ ಯೂಯಂ ಯದಿ ದಿನಾರಮ್ಬಂ ಯುಷ್ಮನ್ಮನಃಸು ಪ್ರಭಾತೀಯನಕ್ಷತ್ರಸ್ಯೋದಯಂ ಯಾವತ್

ತಿಮಿರಮಯೇ ಸ್ಯಾನೇ ಜ್ವಲನ್ತಂ ಪ್ರದೀಪಮಿವ ತದ್ ವಾಕ್ಯಂ ಸಮ್ಯನ್ಯಧ್ವೇ ತರ್ಹಿ ಭದ್ರಂ ಕರಿಷ್ಯಥ | 20 ಶಾಸ್ತ್ರೀಯಂ ಕಿಮಪಿ ಭವಿಷ್ಯದ್ವಾಕ್ಯಂ ಮನುಷ್ಯಸ್ಯ ಸ್ವಕೀಯಭಾವಬೋಧಕಂ ನಹಿ, ಏತದ್ ಯುಷ್ಮಾಭಿಃ ಸಮ್ಯಕ್ ಜ್ಞಾಯತಾಂ | 21 ಯತೋ ಭವಿಷ್ಯದ್ವಾಕ್ಯಂ ಪುರಾ ಮಾನುಷಾಣಾಮ್ ಇಚ್ಛಾತೋ ನೋತ್ಪನ್ನಂ ಕಿನ್ತ್ವೇಶ್ವರಸ್ಯ ಪವಿತ್ರಲೋಕಾಃ ಪವಿತ್ರೇಣಾತ್ಮನಾ ಪ್ರವರ್ತತಾಃ ಸನ್ದೋ ವಾಕ್ಯಮ್ ಅಭಾಷನ್ |

2 ಅಪರಂ ಪೂರ್ವಕಾಲೇ ಯಥಾ ಲೋಕಾನಾಂ ಮಧ್ಯೇ ಮಿಥ್ಯಾಭವಿಷ್ಯದ್ವಾದಿನ ಉಪಾತಿಷ್ಠನ್ ತಥಾ ಯುಷ್ಮಾಕಂ ಮಧ್ಯೇಽಪಿ ಮಿಥ್ಯಾಶಿಕ್ಷಕಾ ಉಪಸ್ಥಾಸ್ಯಂತಿ, ತೇ ಸ್ತೇಷಾಂ ಕ್ರೇತಾರಂ ಪ್ರಭುಮ್ ಅನಭೀಕೃತ್ಯ ಸತ್ತರಂ ವಿನಾಶಂ ಸ್ತೇಷು ವರ್ತಯಂತಿ ವಿನಾಶಕವೈದಮ್ಯುಂ ಗುಪ್ತಂ ಯುಷ್ಮನ್ಯದ್ಯಮ್ ಅನೇಷ್ಯಂತಿ | 2 ತತೋ ಽನೇಕೇಷು ತೇಷಾಂ ವಿನಾಶಕಮಾರ್ಗಂ ಗತೇಷು ತೇಭ್ಯಃ ಸತ್ಯಮಾರ್ಗಸ್ಯ ನಿನ್ದಾ ಸಮ್ಯವಿಷ್ಯತಿ | 3 ಅಪರಂಶ್ಚ ತೇ ಲೋಭಾತ್ ಕಾಪಟ್ಯವಾಕ್ಯೈ ಯುರ್ವ್ಯತ್ನೋ ಲಾಭಂ ಕರಿಷ್ಯಂತೇ ಕಿನ್ತು ತೇಷಾಂ ಪುರಾತನದಕ್ಷಾಜ್ಞಾ ನ ವಿಲಮ್ಬತೇ ತೇಷಾಂ ವಿನಾಶಶ್ಚ ನ ನಿನ್ದಾತಿ | 4 ಈಶ್ವರಃ ಕೃತಪಾಪಾನ್ ದೂತಾನ್ ನ ಕ್ಷಮಿತ್ವಾ ತಿಮಿರಶೃಜ್ಯಲ್ಯೇ ಪಾತಾಲೇ ರುದ್ಧಾ ವಿಚಾರಾರ್ಥಂ ಸಮರ್ಪಿತವಾನ್ | (Tartaro g5020) 5 ಪುರಾತನಂ ಸಂಸಾರಮಪಿ ನ ಕ್ಷಮಿತ್ವಾ ತಂ ದುಷ್ಠಾನಾಂ ಸಂಸಾರಂ ಜಲಾಪ್ನವನೇನ ಮಜ್ಜಯಿತ್ವಾ ಸಪ್ತಜನ್ಯಃ ಸಹಿತಂ ಧರ್ಮಪ್ರಚಾರಕಂ ನೋಹಂ ರಕ್ಷಿತವಾನ್ | 6 ಸಿದೋಮಮ್ ಅಮೋರಾ ಚೇತಿನಾಮಕೇ ನಗರೇ ಭವಿಷ್ಯತಾಂ ದುಷ್ಠಾನಾಂ ದೃಷ್ಟಾನ್ತಂ ವಿಧಾಯ ಭಸ್ಮೀಕೃತ್ಯ ವಿನಾಶೇನ ದಣ್ಡಿತವಾನ್; 7 ಕಿನ್ತು ತೈಃ ಕುಶಿತವೃಭಿಚಾರಿಭಿ ರ್ವಿಷ್ಣಾತ್ಮಭಿಃ ಕ್ಷಿಪ್ತಂ ಧಾರ್ಮಿಕಂ ಲೋಟಂ ರಕ್ಷಿತವಾನ್ | 8 ಸ ಧಾರ್ಮಿಕೋ ಜನಸ್ತೇಷಾಂ ಮಧ್ಯೇ ನಿವಸನ್ ಸ್ವೀಯದೃಷ್ಟಿಶ್ಲೋತ್ರಗೋಚರೇಭ್ಯಸ್ತೇಷಾಮ್ ಅಧರ್ಮಾಚಾರೇಭ್ಯಃ ಸ್ವಕೀಯಧಾರ್ಮಿಕಮನಸಿ ದಿನೇ ದಿನೇ ತಪ್ತವಾನ್ | 9 ಪ್ರಭು ಭಗವಾನ್ ಪರೀಕ್ಷಾದ್ ಉದ್ಧರ್ತುಂ ವಿಚಾರದಿನಂ ಯಾವಥ ದಕ್ಷಾ ಮಾನಾನ್ ಅಧಾರ್ಮಿಕಾನ್ ರೋದ್ಧುಂ ಪಾರಯತಿ, 10 ವಿಶೇಷತೋ ಯೇ ಽಮೇಧ್ಯಾಭಿಲಾಷಾತ್ ಶಾರೀರಿಕಸುಖಮ್ ಅನುಗಚ್ಛಂತಿ ಕರ್ತೃತ್ವಪದದಾನಿ ಚಾವಜಾನಂತಿ ತಾನೇವ (ರೋದ್ಧುಂ ಪಾರಯತಿ) ತೇ ದುಃಸಾಹಸಿನಃ ಪ್ರಗಲ್ಬಾಶ್ಚ | 11 ಅಪರಂ ಬಲಗೌರವಾಭ್ಯಾಂ ಶ್ರೇಷ್ಠಾ ದಿವ್ಯದೂತಾಃ ಪ್ರಭೋಃ ಸನ್ನಿಧೌ ಯೇಷಾಂ ವೈಪರೀತ್ಯೇನ ನಿನ್ದಾಸೂಚಕಂ ವಿಚಾರಂ ನ ಕುರ್ವಂತಿ ತೇಷಾಮ್ ಉಚ್ಛಪದಸ್ಯಾನಾಂ ನಿನ್ದನಾದ್ ಇಮೇ ನ ಭೀತಾಃ | 12 ಕಿನ್ತು ಯೇ ಬುದ್ಧಿಹೀನಾಃ ಪ್ರಕೃತಾ ಜನ್ಮವೋ ಧರ್ತವ್ಯತಾಯೈ ವಿನಾಶತಾಯೈ ಚ ಜಾಯಂತೇ ತತ್ಕೃದೃಶಾ ಇಮೇ ಯನ್ಮ ಬುದ್ಧಂತೇ ತತ್ ನಿನ್ದನ್ತಃ ಸ್ವಕೀಯವಿನಾಶತಯಾ ವಿನಂಕ್ಷಂತಿ ಸ್ವೀಯಾಧರ್ಮಸ್ಯ ಫಲಂ ಪ್ರಾಪ್ಸಂತಿ ಚ | 13 ತೇ ದಿವಾ ಪ್ರಕೃತ್ಯಪ್ರಭೋಜನಂ ಸುಖಂ ಮನ್ಯಂತೇ ನಿಜಫಲೈಃ ಸುಖಭೋಗಿನಃ ಸನ್ದೋ ಯುಷ್ಮಾಭಿಃ ಸಾರ್ಧಂ ಭೋಜನಂ ಕುರ್ವಂತಃ ಕಲಜೈನೋ ದೋಷಿಣಶ್ಚ ಭವಂತಿ | 14 ತೇಷಾಂ ಲೋಚನಾನಿ ಪರದಾರಾಕಾಚ್ಛೇಣಿ ಪಾಪೇ ಚಾಶ್ರಾನ್ತಾನಿ ತೇ ಚಳ್ಳಲಾನಿ ಮನಾಂಸಿ ಮೋಹಯಂತಿ ಲೋಭೇ ತತ್ತರಮನಸಃ ಸನ್ನಿ ಚ | 15 ತೇ ಶಾಪಗ್ರಸ್ತಾ ವಂಶಾಃ ಸರಲಮಾರ್ಗಂ ವಿಹಾಯ ಬಿಯೋರಪುತ್ರಸ್ಯ ಬಿಲಿಯಮಸ್ಯ ವಿಪಥೇನ ವ್ರಜನ್ತೋ ಭ್ರಾನ್ತಾ ಅಭವನ್ | ಸ ಬಿಲಿಯಮೋ ಽಪ್ಯಧರ್ಮಾತ್ ಪ್ರಾಪ್ಯೇ ಪಾರಿತೋಷಿಕೇಽಪೀಯತ, 16 ಕಿನ್ತು ನಿಜಾಪರಾಧಾದ್

ಭರ್ತನಾಮ್ ಅಲಭತ ಯತೋ ವಚನಶಕ್ತಿಹೀನಂ ವಾಹನಂ
ಮಾನುಷಿಕಗಿರಮ್ ಉಚ್ಚಾರ್ಯ ಭವಿಷ್ಯದ್ವಾದಿನ ಉನ್ನತತಾಮ್
ಅಬಾದತ | 17 ಇಮೇ ನಿರ್ಜಲಾನಿ ಪ್ರಸವಣಾನಿ ಪ್ರಚಣ್ಣವಾಯುನಾ
ಚಾಲಿತಾ ಮೇಘಾಶ್ಚ ತೇಷಾಂ ಕೃತೇ ನಿತ್ಯಸ್ಥಾಯೀ ಘೋರತರಾನ್ತಕಾರಃ
ಸಂಭೋತೋಃ ಸ್ತಿ | (questioned) 18 ಯೇ ಚ ಜನಾ ಭ್ರಾನ್ಯಾಚಾರಿಗಣಾತ್
ಕೃಷ್ಣೇಣೋದ್ಧೃತಾಸ್ತಾನ್ ಇಮೇ ಸವಿಮಿತದರ್ಪಕಥಾ ಭಾಷಮಾಣಾಃ
ಶಾರೀರಿಕಸುಖಾಭಿಲಾಷೈಃ ಕಾಮಕ್ರೀಡಾಭಿಶ್ಚ ಮೋಹಯನ್ತಿ | 19 ತೇಭ್ಯಃ
ಸ್ಥಾಧೀನತಾಂ ಪ್ರತಿಜ್ಞಾಯ ಸ್ವಯಂ ವಿನಾಶ್ಯತಾಯಾ ದಾಸಾ ಭವನ್ತಿ, ಯತಃ,
ಯೋ ಯೇನೈವ ಪರಾಜಿಗ್ಮೇ ಸ ಜಾತಸ್ತಸ್ಯ ಕಿಚ್ಚರಃ | 20 ತ್ರಾತುಃ ಪ್ರಭೋ
ಯೇಶುಶ್ರೀಷ್ಯಸ್ಯ ಜ್ಞಾನೇನ ಸಂಸಾರಸ್ಯ ಮಲೇಭ್ಯ ಉದ್ಧೃತಾ ಯೇ
ಪುನಸ್ತೇಷು ನಿಮಜ್ಜ್ಯ ಪರಾಜೀಯನ್ತೇ ತೇಷಾಂ ಪ್ರಥಮದಶಾತಃ
ಶೇಷದಶಾ ಕುಸ್ತಿತಾ ಭವತಿ | 21 ತೇಷಾಂ ಪಕ್ಷೇ ಧರ್ಮಪಥಸ್ಯ ಜ್ಞಾನಾಪ್ರಾಪ್ತಿ
ವರಂ ನ ಚ ನಿರ್ದಿಷ್ಟಾತ್ ಪವಿತ್ರವಿಧಿಮಾರ್ಗಾತ್ ಜ್ಞಾನಪ್ರಾಪ್ತಾನಾಂ
ಪರಾವರ್ತನಂ | 22 ಕಿನ್ತು ಯೇಯಂ ಸತ್ಯಾ ದೃಷ್ಟಾನ್ತಕಥಾ ಸೈವ ತೇಷು
ಫಲಿತವತೀ, ಯಥಾ, ಕುಕ್ತುರಃ ಸ್ವೀಯವಾನ್ತಾಯ ವ್ಯಾವರ್ತತೇ ಪುನಃ
ಪುನಃ | ಲುಠಿತಂ ಕರ್ತವ್ಯಮೇ ತದ್ವತ್ ಕ್ಷಾಲಿತಶ್ಚೈವ ಶೂಕರಃ | |

3 ಹೇ ಪ್ರಿಯತಮಾಃ, ಯೂಯಂ ಯಥಾ ಪವಿತ್ರಭವಿಷ್ಯದ್ವಕ್ಷಭಿಃ
ಪೂರ್ವೋಕ್ತಾನಿ ವಾಕ್ಯಾನಿ ತ್ರಾತ್ರಾ ಪ್ರಭುನಾ ಪ್ರೇರಿತಾನಾಮ್ ಅಸ್ಮಾಕಮ್
ಆದೇಶಃ ಸಾರಥ ತಥಾ ಯುಷ್ಮಾನ್ ಸ್ಮಾರಯಿತ್ವಾ 2 ಯುಷ್ಮಾಕಂ
ಸರಲಭಾವಂ ಪ್ರಭೋಧಯಿತುಮ್ ಅಹಂ ದ್ವಿತೀಯಮ್ ಇದಂ ಪತ್ರಂ
ಲಿಖಾಮಿ | 3 ಪ್ರಥಮಂ ಯುಷ್ಮಾಭಿರಿದಂ ಜ್ಞಾಯತಾಂ ಯತ್ ಶೇಷೇ ಕಾಲೇ
ಸ್ವೇಚ್ಛಾಚಾರಿಣೋ ನಿನ್ನಕಾ ಉಪಸ್ಥಾಯ 4 ವದಿಷ್ಯನ್ತಿ ಪ್ರಭೋರಾಗಮನಸ್ಯ
ಪ್ರತಿಜ್ಞಾ ಕುತ್ರ? ಯತಃ ಪಿತೃಲೋಕಾನಾಂ ಮಹಾನಿದ್ರಾಗಮನಾತ್
ಪರಂ ಸರ್ವಾಣಿ ಸೃಷ್ಟೇರಾರಮ್ಯಕಾಲೇ ಯಥಾ ತಥೈವಾವತಿಷ್ಯಂತೇ |
5 ಪೂರ್ವಮ್ ಈಶ್ವರಸ್ಯ ವಾಕ್ಯೇನಾಕಾಶಮಣ್ಣಲಂ ಜಲಾದ್ ಉತ್ಪನ್ನಾ
ಜಲೇ ಸನ್ನಿಷ್ಠಮಾನಾ ಚ ಪೃಥಿವ್ಯವಿದ್ಯುತ್ಕೃತದ್ ಅನಿಚ್ಛುಕತಾತಸ್ತೇ ನ
ಜಾನಾನ್ತಿ, 6 ತತಸ್ತಾತ್ಕಾಲಿಕಸಂಸಾರೋ ಜಲೇನಾಪ್ನಾವಿತೋ ವಿನಾಶಂ
ಗತಃ | 7 ಕಿನ್ತ್ವಧುನಾ ವರ್ತಮಾನೇ ಆಕಾಶಭೂಮಣ್ಣಲೇ ತೇನೈವ
ವಾಕ್ಯೇನ ವಹ್ಯರ್ಥಂ ಗುಪ್ತೇ ವಿಚಾರದಿನಂ ದುಷ್ಟಮಾನವಾನಾಂ ವಿನಾಶಃ
ಯಾವದ್ ರಕ್ಷತೇ | 8 ಹೇ ಪ್ರಿಯತಮಾಃ, ಯೂಯಮ್ ಏತದೇಕಂ
ವಾಕ್ಯಮ್ ಅನವಗತಾ ಮಾ ಭವತ ಯತ್ ಪ್ರಭೋಃ ಸಾಕ್ಷಾದ್ ದಿನಮೇಕಂ
ವರ್ಷಸಹಸ್ರವದ್ ವರ್ಷಸಹಸ್ರಃ ದಿನೈಕವತ್ | 9 ಕೇಚಿದ್ ಯಥಾ
ವಿಲಮ್ಬಂ ಮನ್ಯಂತೇ ತಥಾ ಪ್ರಭುಃ ಸ್ವಪ್ರತಿಜ್ಞಾಯಾಂ ವಿಲಮ್ಬತೇ ತನ್ನಹಿ
ಕಿನ್ತು ಕೋಽಪಿ ಯನ್ ವಿನಶ್ಯೇತ್ ಸರ್ವಂ ಏವ ಮನಃಪರಾವರ್ತನಂ
ಗಚ್ಛೇಯುರಿತ್ಯಭಿಲಷನ್ ಸೋ ಸ್ಮಾನ್ ಪ್ರತಿ ದೀರ್ಘಸಹಿಷ್ಣುತಾಂ
ವಿದಧಾತಿ | 10 ಕಿನ್ತು ಕ್ಷಪಾಯಾಂ ಚೌರ ಇವ ಪ್ರಭೋ ದಿನಮ್ ಆಗಮಿಷ್ಯತಿ
ತಸ್ಮಿನ್ ಮಹಾಶಬ್ದೇನ ಗಗನಮಣ್ಣಲಂ ಲೋಪ್ಯತೇ ಮೂಲವಸ್ತುನಿ ಚ
ತಾಪೇನ ಗಲಿಷ್ಯಂತೇ ಪೃಥಿವೀ ತನ್ನದೃಷ್ಟಿತಾನಿ ಕರ್ಮಾಣಿ ಚ ಧಕ್ಷಂತೇ | 11
ಅತಃ ಸರ್ವೈರೇತೈರ್ವಿಕಾರೇ ಗನ್ತವ್ಯೇ ಸತಿ ಯಸ್ಮಿನ್ ಆಕಾಶಮಣ್ಣಲಂ
ದಾಹೇನ ವಿಕಾರಿಷ್ಯತೇ ಮೂಲವಸ್ತುನಿ ಚ ತಾಪೇನ ಗಲಿಷ್ಯಂತೇ | 12
ತಸ್ಯೇಶ್ವರದಿನಸ್ತಾಗಮನಂ ಪ್ರತೀಕ್ಷಮಾಣೈರಾಕಾಷ್ಠಮಾಣೈಶ್ಚ ಯುಷ್ಮಾಭಿ
ರ್ಧರ್ಮಾಚಾರೇಶ್ವರಭಕ್ತಿಭ್ಯಾಂ ಕೀದೃಶೈ ಲೋಕೈ ಭವತಿವ್ಯಂ? 13

ತಥಾಪಿ ವಯಂ ತಸ್ಯ ಪ್ರತಿಜ್ಞಾನಸಾರೇಣ ಧರ್ಮಸ್ಯ ವಾಸಸ್ಥಾನಂ
ನೂತನಮ್ ಆಕಾಶಮಣ್ಣಲಂ ನೂತನಂ ಭೂಮಣ್ಣಲಃ ಪ್ರತೀಕ್ಷಾಮಹೇ |
14 ಅತಃ ಏವ ಹೇ ಪ್ರಿಯತಮಾಃ, ತಾನಿ ಪ್ರತೀಕ್ಷಮಾಣಾ ಯೂಯಂ ನಿಷ್ಕಲಜ್ಞಾ
ಅನಿನ್ದಿತಾಶ್ಚ ಭೂತ್ವಾ ಯತ್ ಶಾನ್ಯಾಶ್ರಿತಾಸ್ತಿಷ್ಯಥೈತಸ್ಮಿನ್ ಯತದ್ಧಂ | 15
ಅಸ್ಮಾಕಂ ಪ್ರಭೋ ದೀರ್ಘಸಹಿಷ್ಣುತಾಶ್ಚ ಪರಿತ್ರಾಣಜನಿಕಾಂ ಮನ್ಯದ್ಧಂ |
ಅಸ್ಮಾಕಂ ಪ್ರಿಯಭ್ರಾತೃ ಪಾಲಾಯ ಯತ್ ಜ್ಞಾನಮ್ ಅದಾಯಿ
ತದನುಸಾರೇಣ ಸೋಽಪಿ ಪತ್ರೇ ಯುಷ್ಮಾನ್ ಪ್ರತಿ ತದೇವಾಲಿಖತ್ |
16 ಸ್ವಕೀಯಸರ್ವಪತ್ರೇಷು ಚೈತಾನ್ಯಧಿ ಪ್ರಸ್ತುತ್ಯ ತದೇವ ಗದತಿ |
ತೇಷು ಪತ್ರೇಷು ಕತಿಪಯಾನಿ ದುರೂಹ್ಯಾಣಿ ವಾಕ್ಯಾನಿ ವಿದ್ಯಂತೇ
ಯೇ ಚ ಲೋಕಾ ಅಜ್ಞಾನಾಶ್ಚಿಲಾಶ್ಚ ತೇ ನಿಜವಿನಾಶಾರ್ಥಮ್
ಅನ್ಯಶಾಸ್ತ್ರೀಯವಚನಾನೀವ ತಾನ್ಯಪಿ ವಿಕಾರಯನ್ತಿ | 17 ತಸ್ಮಾದ್
ಹೇ ಪ್ರಿಯತಮಾಃ, ಯೂಯಂ ಪೂರ್ವಂ ಬುದ್ಧ್ವಾ ಸಾವಧಾನಾಸ್ತಿಷ್ಯತ,
ಅಧಾರ್ಮಿಕಾಣಾಂ ಭ್ರಾನ್ತಿಸ್ತೋತಸಾಪಹ್ಯತಾಃ ಸ್ವಕೀಯಸುಸ್ಥಿರತ್ವಾತ್ ಮಾ
ಭ್ರಶ್ಯತ | 18 ಕಿನ್ತ್ವಸ್ಮಾಕಂ ಪ್ರಭೋಸ್ತಾತು ಯೇಶುಶ್ರೀಷ್ಯಸ್ತಾನುಗ್ರಹೇ
ಜ್ಞಾನೇ ಚ ವದ್ಯದ್ಧಂ | ತಸ್ಯ ಗೌರವಮ್ ಇದಾನೀಂ ಸದಾಕಾಲಃ
ಭೂಯಾತ್ | ಅಮೇನ್ | (aiōn g165)

೧ ಯೋಹನ:

1 ಆದಿತೋ ಯ ಆಸೀದ್ ಯಸ್ಯ ವಾಗ್ ಅಸ್ಮಾಭಿರಶಾವಿ ಯಞ್ಞ ವಯಂ ಸ್ವನೇತ್ರಿ ದ್ಯುಷ್ಟವನ್ನೋ ಯಞ್ಞ ವೀಕ್ಷಿತವನ್ಯಃ ಸ್ವಕರೈಃ ಸ್ತೌಷ್ಯವನ್ಶಶ್ಚ ತಂ ಜೀವನವಾದಂ ವಯಂ ಜ್ಞಾಪಯಾಮಃ | **2** ಸ ಜೀವನಸ್ವರೂಪಃ ಪ್ರಕಾಶತ ವಯಞ್ಞ ತಂ ದ್ಯುಷ್ಟವನ್ಶಮಧಿ ಸಾಕ್ಷ್ಯಂ ದದಶ್ಚ ಯಶ್ಚ ಪಿತುಃ ಸನ್ನಿಧಾವವರ್ತತಾಸ್ಮಾಕಂ ಸಮೀಪೇ ಪ್ರಕಾಶತ ಚ ತಮ್ ಅನನ್ತಜೀವನಸ್ವರೂಪಂ ವಯಂ ಯುಷ್ಮಾನ್ ಜ್ಞಾಪಯಾಮಃ | (aiōnios g166) **3** ಅಸ್ಮಾಭಿ ಯದ್ ದ್ಯುಷ್ಟಂ ಶ್ರುತಞ್ಞ ತದೇವ ಯುಷ್ಮಾನ್ ಜ್ಞಾಪ್ಯತೇ ತೇನಾಸ್ಮಾಭಿಃ ಸಹಾಂಶಿತ್ವಂ ಯುಷ್ಮಾಕಂ ಭವಿಷ್ಯತಿ | ಅಸ್ಮಾಕಞ್ಞ ಸಹಾಂಶಿತ್ವಂ ಪಿತ್ರಾ ತತ್ಪ್ರತೀಣ ಯೀಶುಖ್ರಿಷ್ಟೋನ ಚ ಸಾದ್ಧಂ ಭವತಿ | **4** ಅಪರಞ್ಞ ಯುಷ್ಮಾಕಮ್ ಆನನ್ದೋ ಯತ್ ಸಮ್ಬೋರ್ಣೋ ಭವೇದ್ ತದರ್ಥಂ ವಯಮ್ ಏತಾನಿ ಲಿಖಾಮಃ | **5** ವಯಂ ಯಾಂ ವಾರ್ತಾಂ ತಸ್ಮಾತ್ ಶ್ರುತ್ವಾ ಯುಷ್ಮಾನ್ ಜ್ಞಾಪಯಾಮಃ ಸೇಯಮ್ | ಈಶ್ವರೋ ಜ್ಯೋತಿಸ್ಸಸ್ಮಿನ್ ಅನ್ಲಕಾರಸ್ಯ ಲೇಶೋಽಪಿ ನಾಸ್ತಿ | **6** ವಯಂ ತೇನ ಸಹಾಂಶಿನ ಇತಿ ಗದಿತ್ವಾ ಯದ್ಯನ್ಯಾಕಾರೇ ಚರಾಮಸ್ತರ್ಹಿ ಸತ್ಯಾಚಾರಿಣೋ ನ ಸನ್ನೋ ಽನ್ಯತವಾದಿನೋ ಭವಾಮಃ | **7** ಕಿನ್ನು ಸ ಯಥಾ ಜ್ಯೋತಿಷಿ ವರ್ತತೇ ತಥಾ ವಯಮಪಿ ಯದಿ ಜ್ಯೋತಿಷಿ ಚರಾಮಸ್ತರ್ಹಿ ಪರಸ್ವರಂ ಸಹಭಾಗಿನೋ ಭವಾಮಸ್ತಸ್ಯ ಪುತ್ರಸ್ಯ ಯೀಶುಖ್ರಿಷ್ಟಸ್ಯ ರುದಿರಇಶ್ಚಾಸ್ಮಾನ್ ಸರ್ವಸ್ಮಾತ್ ಪಾಪಾತ್ ಶುದ್ಧಯತಿ | **8** ವಯಂ ನಿಷ್ಕಾಪಾ ಇತಿ ಯದಿ ವದಾಮಸ್ತರ್ಹಿ ಸ್ವಯಮೇವ ಸ್ವಾನ್ ವಞ್ಞಯಾಮಃ ಸತ್ಯಮತಇಶ್ಚಾಸ್ಮಾಕಮ್ ಅನ್ತರೇ ನ ವಿದ್ಯತೇ | **9** ಯದಿ ಸ್ವಪಾಪಾನಿ ಸ್ವೀಕುರ್ಮ್ಹೇ ತರ್ಹಿ ಸ ವಿಶ್ವಾಸ್ಯೋ ಯಾಥಾರ್ಥಿಶ್ಚಾಸ್ಮಾನ್ ತಸ್ಮಾದ್ ಅಸ್ಮಾಕಂ ಪಾಪಾನಿ ಕ್ಷಮಿಷ್ಯತೇ ಸರ್ವಸ್ಮಾದ್ ಅಧರ್ಮ್ಯಚ್ಛಾಸ್ಮಾನ್ ಶುದ್ಧಯಿಷ್ಯತಿ | **10** ವಯಮ್ ಅಕೃತಪಾಪಾ ಇತಿ ಯದಿ ವದಾಮಸ್ತರ್ಹಿ ತಮ್ ಅನ್ಯತವಾದಿನಂ ಕುರ್ಮ್ಹಿಸ್ಯ ವಾಕ್ಯಇಶ್ಚಾಸ್ಮಾಕಮ್ ಅನ್ತರೇ ನ ವಿದ್ಯತೇ |

2 ಹೇ ಪ್ರಿಯಬಾಲಕಾಃ, ಯುಷ್ಮಾಭಿ ಯತ್ ಪಾಪಂ ನ ಕ್ರಿಯೇತ ತದರ್ಥಂ ಯುಷ್ಮಾನ್ ಪ್ರತ್ಯೇತಾನಿ ಮಯಾ ಲಿಖ್ಯಂತೇ | ಯದಿ ತು ಕೇನಾಪಿ ಪಾಪಂ ಕ್ರಿಯತೇ ತರ್ಹಿ ಪಿತುಃ ಸಮೀಪೇ ಽಸ್ಮಾಕಂ ಏಕಃ ಸಹಾಯೋ ಽರ್ಥತೋ ಧಾರ್ಮ್ಯಕೋ ಯೀಶುಃ ಖ್ರಿಷ್ಟೋ ವಿದ್ಯತೇ | **2** ಸ ಚಾಸ್ಮಾಕಂ ಪಾಪಾನಾಂ ಪ್ರಾಯಶ್ಚಿತ್ತಂ ಕೇವಲಮಸ್ಮಾಕಂ ನಕಿ ಕಿನ್ನು ಲಿಖಿಸಂಸಾರಸ್ಯ ಪಾಪಾನಾಂ ಪ್ರಾಯಶ್ಚಿತ್ತಂ | **3** ವಯಂ ತಂ ಜಾನೀಮ ಇತಿ ತದೀಯಾಜ್ಞಾಪಾಲನೇನಾವಗಚ್ಛಾಮಃ | **4** ಅಹಂ ತಂ ಜಾನಾಮೀತಿ ವದಿತ್ವಾ ಯಸ್ತಸ್ಮಾಜ್ಞ ನ ಪಾಲಯತಿ ಸೋ ಽನ್ಯತವಾದೀ ಸತ್ಯಮತಞ್ಞ ತಸ್ಮಾನ್ತರೇ ನ ವಿದ್ಯತೇ | **5** ಯಃ ಕಶ್ಚಿತ್ ತಸ್ಯ ವಾಕ್ಯಂ ಪಾಲಯತಿ ತಸ್ಮಿನ್ ಈಶ್ವರಸ್ಯ ಪ್ರೇಮ ಸತ್ಯರೂಪೇಣ ಸಿದ್ಧತಿ ವಯಂ ತಸ್ಮಿನ್ ವರ್ತಾಮಹೇ ತದ್ ಏತೇನಾವಗಚ್ಛಾಮಃ | **6** ಅಹಂ ತಸ್ಮಿನ್ ತಿಷ್ಠಾಮೀತಿ ಯೋ ಗದತಿ ತಸ್ಯೇದಮ್ ಉಚಿತಂ ಯತ್ ಖ್ರಿಷ್ಟೋ ಯಾದ್ಯಗ್ ಆಚರಿತವಾನ್ ಸೋ ಽಪಿ ತಾದ್ಯಗ್ ಆಚರೇತ್ | **7** ಹೇ ಪ್ರಿಯತಮಾಃ, ಯುಷ್ಮಾನ್ ಪ್ರತ್ಯಹಂ ನೂತನಮಾಜ್ಞಾಂ ಲಿಖಾಮೀತಿ ನಕಿ ಕಿನ್ನು ದಿತೋ ಯುಷ್ಮಾಭಿ ಲಫಚ್ಛಾಂ ಪುರಾತನಮಾಜ್ಞಾಂ ಲಿಖಾಮಿ | ಆದಿತೋ ಯುಷ್ಮಾಭಿ ಯದ್ ವಾಕ್ಯಂ ಶ್ರುತಂ ಸಾ ಪುರಾತನಾಜ್ಞಾ | **8** ಪುನರಪಿ ಯುಷ್ಮಾನ್ ಪ್ರತಿ

ನೂತನಾಜ್ಞಾ ಮಯಾ ಲಿಖಿತ ಏತದಪಿ ತಸ್ಮಿನ್ ಯುಷ್ಮಾಸು ಚ ಸತ್ಯಂ, ಯತೋ ಽನ್ಯಕಾರೋ ವ್ಯತ್ಯೇತಿ ಸತ್ಯಾ ಜ್ಯೋತಿಶ್ಚೇದಾನೀಂ ಪ್ರಕಾಶತೇ; **9** ಅಹಂ ಜ್ಯೋತಿಷಿ ವರ್ತ ಇತಿ ಗದಿತ್ವಾ ಯಃ ಸ್ವಭಾತರಂ ದ್ಯೇಷ್ಟಿ ಸೋ ಽದ್ಯಾಪಿ ತಮಿಸ್ತೇ ವರ್ತತೇ | **10** ಸ್ವಭಾತರಿ ಯಃ ಪ್ರೀಯತೇ ಸ ಏವ ಜ್ಯೋತಿಷಿ ವರ್ತತೇ ವಿಷ್ವಜನಕಂ ಕಿಮಪಿ ತಸ್ಮಿನ್ ನ ವಿದ್ಯತೇ | **11** ಕಿನ್ನು ಸ್ವಭಾತರಂ ಯೋ ದ್ಯೇಷ್ಟಿ ಸ ತಿಮಿರೇ ವರ್ತತೇ ತಿಮಿರೇ ಚರತಿ ಚ ತಿಮಿರೇಣ ಚ ತಸ್ಯ ನಯನೇ ಽನ್ವೀಕ್ರಿಯೇತೇ ತಸ್ಮಾತ್ ಕ್ವ ಯಾಮೀತಿ ಸ ಜ್ಞಾತುಂ ನ ಶಕ್ಯೋತಿ | **12** ಹೇ ಶಿಶವಃ, ಯೂಯಂ ತಸ್ಯ ನಾಮ್ನಾ ಪಾಪಕ್ಷಮಾಂ ಪ್ರಾಪ್ತವನ್ಶಸ್ಮಾದ್ ಅಹಂ ಯುಷ್ಮಾನ್ ಪ್ರತಿ ಲಿಖಾಮಿ | **13** ಹೇ ಪಿತರಃ, ಯ ಆದಿತೋ ವರ್ತಮಾನಸ್ತಂ ಯೂಯಂ ಜಾನೀಥ ತಸ್ಮಾದ್ ಯುಷ್ಮಾನ್ ಪ್ರತಿ ಲಿಖಾಮಿ | ಹೇ ಯುವಾನಃ ಯೂಯಂ ಪಾಪತ್ಮಾನಂ ಜಿತವನ್ಶಸ್ಮಾದ್ ಯುಷ್ಮಾನ್ ಪ್ರತಿ ಲಿಖಾಮಿ | ಹೇ ಬಾಲಕಾಃ, ಯೂಯಂ ಪಿತರಂ ಜಾನೀಥ ತಸ್ಮಾದಹಂ ಯುಷ್ಮಾನ್ ಪ್ರತಿ ಲಿಖಿತವಾನ್ | **14** ಹೇ ಪಿತರಃ, ಆದಿತೋ ಯೋ ವರ್ತಮಾನಸ್ತಂ ಯೂಯಂ ಜಾನೀಥ ತಸ್ಮಾದ್ ಯುಷ್ಮಾನ್ ಪ್ರತಿ ಲಿಖಿತವಾನ್ | ಹೇ ಯುವಾನಃ, ಯೂಯಂ ಬಲವನ್ಶ ಆದ್ಯೇ, ಈಶ್ವರಸ್ಯ ವಾಕ್ಯಞ್ಞ ಯುಷ್ಯದನ್ತರೇ ವರ್ತತೇ ಪಾಪಾತ್ಮಾ ಚ ಯುಷ್ಮಾಭಿಃ ಪರಾಜಿಗ್ಮೇ ತಸ್ಮಾದ್ ಯುಷ್ಮಾನ್ ಪ್ರತಿ ಲಿಖಿತವಾನ್ | **15** ಯೂಯಂ ಸಂಸಾರೇ ಸಂಸಾರಸ್ಯವಿಷಯೇಷು ಚ ಮಾ ಪ್ರೀಯದ್ಧಂ ಯಃ ಸಂಸಾರೇ ಪ್ರೀಯತೇ ತಸ್ಮಾನ್ತರೇ ಪಿತುಃ ಪ್ರೇಮ ನ ತಿಷ್ಯತಿ | **16** ಯತಃ ಸಂಸಾರೇ ಯದ್ಯತ್ ಸ್ಥಿತಮ್ ಅರ್ಥತಃ ಶಾರೀರಿಕಭಾವಸ್ಯಾಭಿಲಾಷೋ ದರ್ಶನೇನ್ವಿಯಸ್ಯಾಭಿಲಾಷೋ ಜೀವನಸ್ಯ ಗರ್ವಶ್ಚ ಸರ್ವಮೇತತ್ ಪಿತೃತೋ ನ ಜಾಯತೇ ಕಿನ್ನು ಸಂಸಾರದೇವ | **17** ಸಂಸಾರಸ್ತದೀಯಾಭಿಲಾಷಶ್ಚ ವ್ಯತ್ಯೇತಿ ಕಿನ್ನು ಯ ಈಶ್ವರಸ್ಯೇಷ್ಠಂ ಕರೋತಿ ಸೋ ಽನನ್ಯಕಾಲಂ ಯಾವತ್ ತಿಷ್ಯತಿ | (aiōn g165) **18** ಹೇ ಬಾಲಕಾಃ, ಶೇಷಕಾಲೋಽಯಂ, ಅಪರಂ ಖ್ರಿಷ್ಟಾರಿಣೋವಸ್ಯಾವ್ಯಮಿತಿ ಯುಷ್ಮಾಭಿ ಯಥಾ ಶ್ರುತಂ ತಥಾ ಬಹವಃ ಖ್ರಿಷ್ಟಾರಯ ಉಪಸ್ಥಿತಾಸ್ತಸ್ಮಾದಯಂ ಶೇಷಕಾಲೋಽಸ್ಯೀತಿ ವಯಂ ಜಾನೀಮಃ | **19** ತೇ ಽನ್ಯನ್ಯಧಾನ್ ನಿಗತವನ್ಯಃ ಕಿನ್ಯಸ್ತದೀಯಾ ನಾಸನ್ ಯದ್ಯಸ್ತದೀಯಾ ಅಭಿವಿಷ್ಯನ್ ತರ್ಹ್ಯಸ್ಮತ್ಪ್ರಜ್ಞೇಽ ಸ್ವಾಸ್ತನ್, ಕಿನ್ನು ಸರ್ವೇಽ ಽನ್ಯದೀಯಾ ನ ಸನ್ಯೇತಸ್ಯ ಪ್ರಕಾಶ ಅವಶ್ಯಕ ಆಸೀತ್ | **20** ಯಃ ಪವಿತ್ರಸ್ಮಾದ್ ಯೂಯಮ್ ಅಭಿಷೇಕಂ ಪ್ರಾಪ್ತವನ್ಶಸ್ಯೇನ ಸರ್ವಾಣಿ ಜಾನೀಥ | **21** ಯೂಯಂ ಸತ್ಯಮತಂ ನ ಜಾನೀಥ ತತ್ಕಾರಣಾದ್ ಅಹಂ ಯುಷ್ಮಾನ್ ಪ್ರತಿ ಲಿಖಿತವಾನ್ ತನ್ನಹಿ ಕಿನ್ನು ಯೂಯಂ ತತ್ ಜಾನೀಥ ಸತ್ಯಮತಾಚ್ಚ ಕಿಮಪ್ಯನ್ಯತವಾಕ್ಯಂ ನೋತ್ಪದ್ಯತೇ ತತ್ಕಾರಣಾದೇವ | **22** ಯೇಶುರಭಿಷಿಕ್ತಸ್ಯಾತೇತಿ ಯೋ ನಾಜ್ಞೇಕರೋತಿ ತಂ ವಿನಾ ಕೋ ಽಪರೋ ಽನ್ಯತವಾದೀ ಭವೇತ್? ಸ ಏವ ಖ್ರಿಷ್ಟಾರಿ ಯಃ ಪಿತರಂ ಪುತ್ರಞ್ಞ ನಾಜ್ಞೇಕರೋತಿ | **23** ಯಃ ಕಶ್ಚಿತ್ ಪುತ್ರಂ ನಾಜ್ಞೇಕರೋತಿ ಸ ಪಿತರಮಪಿ ನ ಧಾರಯತಿ ಯಶ್ಚ ಪುತ್ರಮಜ್ಞೇಕರೋತಿ ಸ ಪಿತರಮಪಿ ಧಾರಯತಿ | **24** ಆದಿತೋ ಯುಷ್ಮಾಭಿ ಯತ್ ಶ್ರುತಂ ತದ್ ಯುಷ್ಮಾಸು ತಿಷ್ಯತು, ಆದಿತಃ ಶ್ರುತಂ ವಾಕ್ಯಂ ಯದಿ ಯುಷ್ಮಾಸು ತಿಷ್ಯತಿ, ತರ್ಹಿ ಯೂಯಮಪಿ ಪುತ್ರೇ ಪಿತರಿ ಚ ಸ್ಯಾತ್ | **25** ಸ ಚ ಪ್ರತಿಜ್ಞಯಾಸ್ತದ್ಭಯಂ ಯತ್ ಪ್ರತಿಜ್ಞಾತವಾನ್ ತದ್ ಅನನ್ತಜೀವನಂ | (aiōnios g166) **26** ಯೋ ಜನಾ ಯುಷ್ಮಾನ್ ಭ್ರಾಮಯನ್ತಿ ತಾನದ್ಯಹಮ್ ಇದಂ ಲಿಖಿತವಾನ್ | **27** ಅಪರಂ ಯೂಯಂ ತಸ್ಮಾದ್ ಯಮ್ ಅಭಿಷೇಕಂ ಪ್ರಾಪ್ತವನ್ಯಃ ಸ ಯುಷ್ಮಾಸು ತಿಷ್ಯತಿ ತತಃ ಕೋಽಪಿ

ಯದ್ ಯುಷ್ಮಾನ್ ಶಿಕ್ಷಯೇತ್ ತದ್ ಅನಾವಶ್ಯಕಂ, ಸ ಚಾಭಿಷೇಕೋ ಯುಷ್ಮಾನ್ ಸರ್ವಾಣಿ ಶಿಕ್ಷಯತಿ ಸತ್ಯಶ್ಚ ಭವತಿ ನ ಚಾತದ್ಯಃ, ಅತಃ ಸ ಯುಷ್ಮಾನ್ ಯದ್ವದ್ ಅಶಿಕ್ಷಯತ್ ತದ್ವತ್ ತತ್ರ ಸ್ಥಾಸ್ಯಥ | 28 ಅತಃ ಏವ ಹೇ ಪ್ರಿಯಬಾಲಕಾ ಯೂಯಂ ತತ್ರ ತಿಷ್ಠತ, ತಥಾ ಸತಿ ಸ ಯದಾ ಪ್ರಕಾಶಿಷ್ಯತೇ ತದಾ ವಯಂ ಪ್ರತಿಭಾನ್ವಿತಾ ಭವಿಷ್ಯಾಮಃ, ತಸ್ಯಾಗಮನಸಮಯೇ ಚ ತಸ್ಯ ಸಾಕ್ಷಾನ್ ತ್ರಪಿಷ್ಯಾಮಹೇ | 29 ಸ ಧಾರ್ಮಿಕೋ ಽಸ್ತೀತಿ ಯದಿ ಯೂಯಂ ಜಾನೀಥ ತರ್ಹಿ ಯಃ ಕಶ್ಚಿದ್ ಧರ್ಮ್ಯಾಚಾರಂ ಕರೋತಿ ಸ ತಸ್ಮಾತ್ ಜಾತ ಇತ್ಯಪಿ ಜಾನೀತ |

3 ಪಶ್ಯತ ವಯಮ್ ಈಶ್ವರಸ್ಯ ಸನ್ತಾನಾ ಇತಿ ನಾಮ್ನಾಖ್ಯಾಮಹೇ, ಏತೇನ ಪಿತಾಸ್ಯಭ್ಯಂ ಕೀದೃತ್ ಮಹಾಪ್ರೇಮ ಪ್ರದತ್ತವಾನ್, ಕಿನ್ತು ಸಂಸಾರಸ್ತಂ ನಾಜಾನಾತ್ ತತ್ಕಾರಣಾದಸ್ಮಾನ್ ಅಪಿ ನ ಜಾನಾತಿ | 2 ಹೇ ಪ್ರಿಯತಮಾಃ, ಇದಾನೀಂ ವಯಮ್ ಈಶ್ವರಸ್ಯ ಸನ್ತಾನಾ ಆಸ್ಮಹೇ ಪಶ್ಯಾತ್ ಕಿಂ ಭವಿಷ್ಯಾಮಸ್ವದ್ ಅದ್ಯಾಪ್ಯಪ್ರಕಾಶಿತಂ ಕಿನ್ತು ಪ್ರಕಾಶಂ ಗತೇ ವಯಂ ತಸ್ಯ ಸದೃಶಾ ಭವಿಷ್ಯಾಮಿ ಇತಿ ಜಾನೀಮಃ, ಯತಃ ಸ ಯಾದೃಶೋ ಽಸ್ತಿ ತಾದೃಶೋ ಽಸ್ಮಾಭಿಧರ್ತಿಷ್ಯತೇ | 3 ತಸ್ಮಿನ್ ಏಷಾ ಪ್ರತ್ಯಾಶಾ ಯಸ್ಯ ಕಸ್ಯಚಿದ್ ಭವತಿ ಸ ಸ್ವಂ ತಥಾ ಪವಿತ್ರಂ ಕರೋತಿ ಯಥಾ ಸ ಪವಿತ್ರೋ ಽಸ್ತಿ | 4 ಯಃ ಕಶ್ಚಿತ್ ಪಾಪಮ್ ಆಚರತಿ ಸ ವ್ಯವಸ್ಥಾಲಜ್ಞನಂ ಕರೋತಿ ಯತಃ ಪಾಪಮೇವ ವ್ಯವಸ್ಥಾಲಜ್ಞನಂ | 5 ಅಪರಂ ಸೋ ಽಸ್ಮಾಕಂ ಪಾಪಾನ್ವಪಹರ್ತುಂ ಪ್ರಾಕಾಶತ್ಯೆತದ್ ಯೂಯಂ ಜಾನೀಥ, ಪಾಪಙ್ಗು ತಸ್ಮಿನ್ ನ ವಿದ್ಯತೇ | 6 ಯಃ ಕಶ್ಚಿತ್ ತಸ್ಮಿನ್ ತಿಷ್ಠತಿ ಸ ಪಾಪಾಚಾರಂ ನ ಕರೋತಿ ಯಃ ಕಶ್ಚಿತ್ ಪಾಪಾಚಾರಂ ಕರೋತಿ ಸ ತಂ ದೃಷ್ಟವಾನ್ ನ ವಾವಗತವಾನ್ | 7 ಹೇ ಪ್ರಿಯಬಾಲಕಾಃ, ಕಶ್ಚಿದ್ ಯುಷ್ಮಾಕಂ ಭ್ರಮಂ ನ ಜನಯೇತ್, ಯಃ ಕಶ್ಚಿದ್ ಧರ್ಮ್ಯಾಚಾರಂ ಕರೋತಿ ಸ ತಾದ್ಯಗ್ ಧಾರ್ಮಿಕೋ ಭವತಿ ಯಾದೃಕ್ ಸ ಧಾರ್ಮಿಕೋ ಽಸ್ತಿ | 8 ಯಃ ಪಾಪಾಚಾರಂ ಕರೋತಿ ಸ ಶಯತಾನಾತ್ ಜಾತೋ ಯತಃ ಶಯತಾನ ಆದಿತಃ ಪಾಪಾಚಾರೀ ಶಯತಾನಸ್ಯ ಕರ್ಮಣಾಂ ಲೋಪಾರ್ಥಮೇವೇಶ್ವರಸ್ಯ ಪುತ್ರಃ ಪ್ರಾಕಾಶತ | 9 ಯಃ ಕಶ್ಚಿದ್ ಈಶ್ವರಾತ್ ಜಾತಃ ಸ ಪಾಪಾಚಾರಂ ನ ಕರೋತಿ ಯತಸ್ತಸ್ಯ ವೀರ್ಯಂ ತಸ್ಮಿನ್ ತಿಷ್ಠತಿ ಪಾಪಾಚಾರಂ ಕರ್ತುಂ ಇನ್ ಶಕ್ನೋತಿ ಯತಃ ಸ ಈಶ್ವರಾತ್ ಜಾತಃ | 10 ಇತ್ಯನೇನೇಶ್ವರಸ್ಯ ಸನ್ತಾನಾಃ ಶಯತಾನಸ್ಯ ಚ ಸನ್ತಾನಾ ವ್ಯಕ್ತಾ ಭವನ್ತಿ | ಯಃ ಕಶ್ಚಿದ್ ಧರ್ಮ್ಯಾಚಾರಂ ನ ಕರೋತಿ ಸ ಈಶ್ವರಾತ್ ಜಾತೋ ನಹಿ ಯಶ್ಚ ಸ್ವಭಾತರಿ ನ ಪ್ರೀಯತೇ ಸೋ ಽಪೀಶ್ವರಾತ್ ಜಾತೋ ನಹಿ | 11 ಯತಸ್ತಸ್ಯ ಯ ಆದೇಶ ಆದಿತೋ ಯುಷ್ಮಾಭಿಃ ಶ್ರುತಃ ಸ ಏಷ ಏವ ಯದ್ ಅಸಾಭಿಃ ಪರಸ್ಪರಂ ಪ್ರೇಮ ಕರ್ತವ್ಯಂ | 12 ಪಾಪಾತ್ಯತೋ ಜಾತೋ ಯಃ ಕಾಬಿಲ್ ಸ್ವಭಾತರಂ ಹತವಾನ್ ತತ್ಸದೃಶೈರಸಾಭಿಃ ನ ಭವಿತವ್ಯಂ | ಸ ಕಸ್ಮಾತ್ ಕಾರಣಾತ್ ತಂ ಹತವಾನ್? ತಸ್ಯ ಕರ್ಮಾಣಿ ದುಷ್ಟಾನಿ ತದ್ಯಾ ತುಶ್ಚ ಕರ್ಮಾಣಿ ಧರ್ಮ್ಯಾಣ್ಯಾಸನ್ ಇತಿ ಕಾರಣಾತ್ | 13 ಹೇ ಮಮ ಭ್ರಾತರಃ, ಸಂಸಾರೋ ಯದಿ ಯುಷ್ಮಾನ್ ದ್ವೇಷ್ಠಿ ತರ್ಹಿ ತದ್ ಅಶ್ಚರ್ಯಂ ನ ಮನ್ಯದ್ಧಂ | 14 ವಯಂ ಮೃತ್ಯುಮ್ ಲುಕ್ತೀರ್ಯ್ಯ ಜೀವನಂ ಪ್ರಾಪ್ತವನ್ತಸ್ವದ್ ಭ್ರಾತೃಷು ಪ್ರೇಮಕರಣಾತ್ ಜಾನೀಮಃ | ಭ್ರಾತರಿ ಯೋ ನ ಪ್ರೀಯತೇ ಸ ಮೃತ್ಯೌ ತಿಷ್ಠತಿ | 15 ಯಃ ಕಶ್ಚಿತ್ ಸ್ವಭಾತರಂ ದ್ವೇಷ್ಠಿ ಸಂ ನರಘಾತೀ ಕಿ ಇನ್ವನನ್ತಜೀವನಂ ನರಘಾತಿನಃ ಕಸ್ಯಾಪ್ಸನ್ತರೇ ನಾವತಿಷ್ಠತೇ ತದ್ ಯೂಯಂ ಜಾನೀಥ | (aiōnios g166) 16 ಅಸ್ಮಾಕಂ

ಕೃತೇ ಸ ಸ್ವಪ್ರಾಣಾಂಸ್ತುಕ್ತವಾನ್ ಇತ್ಯನೇನ ವಯಂ ಪ್ರೇಮ್ನಸ್ತತ್ತ್ವಮ್ ಅವಗತಾಃ, ಅಪರಂ ಭ್ರಾತೃಣಾಂ ಕೃತೇ ಽಸ್ಮಾಭಿರಪಿ ಪಾಪಾಸ್ತುಕ್ತವ್ಯಾಃ | 17 ಸಾಂಸಾರಿಕಜೀವಿಕಾಪ್ರಾಪ್ತೋ ಯೋ ಜನಃ ಸ್ವಭಾತರಂ ದೀನಂ ದೃಷ್ಟ್ವಾ ತಸ್ಮಾತ್ ಸ್ವೀಯದಯಾಂ ರುಣದ್ಧಿ ತಸ್ಮಾನ್ವರ ಈಶ್ವರಸ್ಯ ಪ್ರೇಮ ಕಥಂ ತಿಷ್ಠೇತ್? 18 ಹೇ ಮಮ ಪ್ರಿಯಬಾಲಕಾಃ, ವಾಕ್ಯೇನ ಜಿಹ್ವಯಾ ವಾಸ್ಮಾಭಿಃ ಪ್ರೇಮ ನ ಕರ್ತವ್ಯಂ ಕಿನ್ತು ಕಾರ್ಯೋಣ ಸತ್ಯತಯಾ ಚೈವ | 19 ಏತೇನ ವಯಂ ಯತ್ ಸತ್ಯಮತಸ್ಯಮ್ನೀಯಾಸ್ತತ್ ಜಾನೀಮಸ್ತಸ್ಯ ಸಾಕ್ಷಾತ್ ಸ್ವಾನ್ತಃಕರಣಾನಿ ಸಾನ್ವಯಿತುಂ ಶಕ್ಯಮಶ್ಚ | 20 ಯತೋ ಽಸ್ಮದನ್ತಃಕರಣಂ ಯದ್ಯಸ್ಮಾನ್ ದೂಷಯತಿ ತರ್ಹ್ಯಸ್ಮದನ್ತಃ ಕರಣಾದ್ ಈಶ್ವರೋ ಮಹಾನ್ ಸರ್ವಜ್ಞಶ್ಚ | 21 ಹೇ ಪ್ರಿಯತಮಾಃ, ಅಸ್ಮದನ್ತಃಕರಣಂ ಯದ್ಯಸ್ಮಾನ್ ನ ದೂಷಯತಿ ತರ್ಹಿ ವಯಮ್ ಈಶ್ವರಸ್ಯ ಸಾಕ್ಷಾತ್ ಪ್ರತಿಭಾನ್ವಿತಾ ಭವಾಮಃ | 22 ಯಚ್ಚ ಪ್ರಾರ್ಥಯಾಮಹೇ ತತ್ ತಸ್ಮಾತ್ ಪ್ರಾಪ್ನುಮಃ, ಯತೋ ವಯಂ ತಸ್ಯಾಜ್ಞಾಃ ಪಾಲಯಾಮಸ್ತಸ್ಯ ಸಾಕ್ಷಾತ್ ತುಷ್ಟಿಜನಕಮ್ ಆಚಾರಂ ಕುರ್ಮ್ಯಶ್ಚ | 23 ಅಪರಂ ತಸ್ಮೀಯಮಾಜ್ಞಾ ಯದ್ ವಯಂ ಪುತ್ರಸ್ಯ ಯೀಶುಖೀಷ್ಯಸ್ಯ ನಾಮ್ನಿ ವಿಶ್ವಪಿಮಸ್ತಸ್ಯಾಜ್ಞಾನುಸಾರೇಣ ಚ ಪರಸ್ಪರಂ ಪ್ರೇಮ ಕುರ್ಮ್ಯಃ | 24 ಯಶ್ಚ ತಸ್ಯಾಜ್ಞಾಃ ಪಾಲಯತಿ ಸ ತಸ್ಮಿನ್ ತಿಷ್ಠತಿ ತಸ್ಮಿನ್ ಸೋಽಪಿ ತಿಷ್ಠತಿ; ಸ ಚಾಸ್ಮಾನ್ ಯಮ್ ಅತ್ಮಾನಂ ದತ್ತವಾನ್ ತಸ್ಮಾತ್ ಸೋ ಽಸ್ಮಾಸು ತಿಷ್ಠತೀತಿ ಜಾನೀಮಃ |

4 ಹೇ ಪ್ರಿಯತಮಾಃ, ಯೂಯಂ ಸರ್ವೇಷ್ವತ್ಸು ನ ವಿಶ್ವಸಿತ ಕಿನ್ತು ತೇ ಈಶ್ವರಾತ್ ಜಾತಾ ನ ವೇತ್ಯಾತ್ಮನಃ ಪರೀಕ್ಷದ್ಧಂ ಯತೋ ಬಹವೋ ಮೃಷಾಭವಿಷ್ಯದ್ವಾದಿನೋ ಜಗನ್ನದ್ಯಮ್ ಅಗತವನ್ತಃ | 2 ಈಶ್ವರೀಯೋ ಯ ಆತ್ಮಾ ಸ ಯುಷ್ಮಾಭಿರನೇನ ಪರಿಚೀಯತಾಂ, ಯೀಶುಃ ಖೀಷ್ಯೋ ನರಾವತಾರೋ ಭೂತ್ವಾಗತ ಏತದ್ ಯೇನ ಕೇನಚಿದ್ ಆತ್ಮನಾ ಸ್ವೀಕ್ರಿಯತೇ ಸ ಈಶ್ವರೀಯಃ | 3 ಕಿನ್ತು ಯೀಶುಃ ಖೀಷ್ಯೋ ನರಾವತಾರೋ ಭೂತ್ವಾಗತ ಏತದ್ ಯೇನ ಕೇನಚಿದ್ ಆತ್ಮನಾ ನಾಜ್ಞೇಕ್ರಿಯತೇ ಸ ಈಶ್ವರೀಯೋ ನಹಿ ಕಿನ್ತು ಖೀಷ್ಯರೇರಾತ್ಮಾ ತೇನ ಚಾಗನ್ನವ್ಯಮಿತಿ ಯುಷ್ಮಾಭಿಃ ಶ್ರುತಂ, ಸ ಚೇದಾನೀಮಪಿ ಜಗತಿ ವರ್ತತೇ | 4 ಹೇ ಬಾಲಕಾಃ, ಯೂಯಮ್ ಈಶ್ವರಾತ್ ಜಾತಾಸ್ಮಾನ್ ಜಿತವನ್ತಶ್ಚ ಯತಃ ಸಂಸಾರಾಧಿಷ್ಠಾನಕಾರಿಣೋ ಽಪಿ ಯುಷ್ಮದಧಿಷ್ಠಾನಕಾರೀ ಮಹಾನ್ | 5 ತೇ ಸಂಸಾರಾತ್ ಜಾತಾಸ್ತತೋ ಹೇತೋಃ ಸಂಸಾರಾದ್ ಭಾಷನ್ತೇ ಸಂಸಾರಶ್ಚ ತೇಷಾಂ ವಾಕ್ಯಾನಿ ಗೃಹ್ಣಾತಿ | 6 ವಯಮ್ ಈಶ್ವರಾತ್ ಜಾತಾಃ, ಈಶ್ವರಂ ಯೋ ಜಾನಾತಿ ಸೋಽಸ್ಮದ್ಯಾಕ್ಯಾನಿ ಗೃಹ್ಣಾತಿ ಯಶ್ಚೇಶ್ವರಾತ್ ಜಾತೋ ನಹಿ ಸೋಽಸ್ಮದ್ಯಾಕ್ಯಾನಿ ನ ಗೃಹ್ಣಾತಿ; ಅನೇನ ವಯಂ ಸತ್ಯಾತ್ಮಾನಂ ಭ್ರಾಮಕಾತ್ಮಾನಂ ಇತಿ ಪರಿಚಿನ್ತಮಃ | 7 ಹೇ ಪ್ರಿಯತಮಾಃ, ವಯಂ ಪರಸ್ಪರಂ ಪ್ರೇಮ ಕರವಾಮ, ಯತಃ ಪ್ರೇಮ ಈಶ್ವರಾತ್ ಜಾಯತೇ, ಅಪರಂ ಯಃ ಕಶ್ಚಿತ್ ಪ್ರೇಮ ಕರೋತಿ ಸ ಈಶ್ವರಾತ್ ಜಾತ ಈಶ್ವರಂ ವೇತ್ತಿ ಚ | 8 ಯಃ ಪ್ರೇಮ ನ ಕರೋತಿ ಸ ಈಶ್ವರಂ ನ ಜಾನಾತಿ ಯತ ಈಶ್ವರಃ ಪ್ರೇಮಸ್ವರೂಪಃ | 9 ಅಸ್ಮಾಸ್ವೀಶ್ವರಸ್ಯ ಪ್ರೇಮೈತೇನ ಪ್ರಾಕಾಶತ ಯತ್ ಸ್ವಪುತ್ರೇಣಾಸ್ಯಭ್ಯಂ ಜೀವನದಾನಾರ್ಥಮ್ ಈಶ್ವರಃ ಸ್ವೀಯಮ್ ಅದ್ವಿತೀಯಂ ಪುತ್ರಂ ಜಗನ್ನದ್ಯಂ ಪ್ರೇಷಿತವಾನ್ | 10 ವಯಂ ಯದ್ ಈಶ್ವರೇ ಪ್ರೀತವನ್ ಇತ್ಯತ್ರ ನಹಿ ಕಿನ್ತು ಸ ಯದಸ್ಮಾಸು ಪ್ರೀತವಾನ್ ಅಸ್ಮತ್ಪಾಪಾನಾಂ ಪ್ರಾಯಶ್ಚಿತ್ತಾರ್ಥಂ ಸ್ವಪುತ್ರಂ ಪ್ರೇಷಿತವಾಂಶ್ಚೇತ್ಯತ್ರ ಪ್ರೇಮ ಸನ್ನಿಷ್ಠತೇ | 11 ಹೇ ಪ್ರಿಯತಮಾಃ, ಅಸ್ಮಾಸು ಯದೀಶ್ವರೇಣೈತಾದ್ಯಶಂ

ಪ್ರೇಮ ಕೃತಂ ತರ್ಹಿ ಪರಸ್ಪರಂ ಪ್ರೇಮ ಕರ್ತುಮ್ ಅಸ್ಮಾಕಮಪ್ಯುಚಿತಂ |
 12 ಈಶ್ವರಃ ಕದಾಚ ಕೇನಾಪಿ ನ ದೃಷ್ಟಃ ಯದ್ಯಸ್ಮಾಭಿಃ ಪರಸ್ಪರಂ ಪ್ರೇಮ
 ಕ್ರಿಯತೇ ತರ್ಹೀಶ್ವರೋ ಽಸ್ಮನ್ನದ್ಯೇ ತಿಷ್ಠತಿ ತಸ್ಯ ಪ್ರೇಮ ಚಾಸ್ಮಾಸು
 ಸೇತ್ಸತೇ | 13 ಅಸ್ಮಭ್ಯಂ ತೇನ ಸ್ವಜೀಯಾತ್ಮನೋಽಶೋ ದತ್ತ ಇತ್ಯನೇನ
 ವಯಂ ಯತ್ ತಸ್ಮಿನ್ ತಿಷ್ಠಾಮಃ ಸ ಚ ಯದ್ ಅಸ್ಮಾಸು ತಿಷ್ಠತೀತಿ
 ಜಾನೀಮಃ | 14 ಪಿತಾ ಜಗತ್ಪಾತಾರಂ ಪುತ್ರಂ ಪ್ರೇಷಿತವಾನ್ ಏತದ್
 ವಯಂ ದೃಷ್ಟ್ವಾ ಪ್ರಮಾಣಯಾಮಃ | 15 ಯೀಶುರೀಶ್ವರಸ್ಯ ಪುತ್ರ ಏತದ್
 ಯೇನಾಜೀಕ್ರಿಯತೇ ತಸ್ಮಿನ್ ಈಶ್ವರಸ್ತಿಷ್ಠತಿ ಸ ಚೇಶ್ವರೇ ತಿಷ್ಠತಿ | 16
 ಅಸ್ಮಾಶ್ಚೇಶ್ವರಸ್ಯ ಯತ್ ಪ್ರೇಮ ವರ್ತತೇ ತದ್ ವಯಂ ಜ್ಞಾತವನ್ನಸ್ಮಿನ್
 ವಿಶ್ವಾಸಿತವನ್ನಶ್ಚ | ಈಶ್ವರಃ ಪ್ರೇಮಸುರೂಪಃ ಪ್ರೇಮ್ನೀ ಯಸ್ತಿಷ್ಠತಿ ಸ ಈಶ್ವರೇ
 ತಿಷ್ಠತಿ ತಸ್ಮಿಂಶ್ಚೇಶ್ವರಸ್ತಿಷ್ಠತಿ | 17 ಸ ಯಾದ್ಯಶೋ ಽಸ್ಮಿ ವಯಮಪ್ಯೇತಸ್ಮಿನ್
 ಜಗತಿ ತಾದೃಶಾ ಭವಾಮ ಏತಸ್ಮಾದ್ ವಿಚಾರದಿನೇ ಽಸ್ಮಾಭಿ ಯಾರ್ ಪ್ರತಿಭಾ
 ಲಭ್ಯತೇ ಸಾಸ್ಮತ್ಪ್ರಮ್ನೀಯಸ್ಯ ಪ್ರೇಮ್ನಃ ಸಿದ್ಧಿಃ | 18 ಪ್ರೇಮ್ನಿ ಭೀತಿ ನ
 ವರ್ತತೇ ಕಿನ್ನು ಸಿದ್ಧಂ ಪ್ರೇಮ ಭೀತಿಂ ನಿರಾಕರೋತಿ ಯತೋ ಭೀತಿಃ
 ಸಯಾತನಾಸ್ತಿ ಭೀತೋ ಮಾನವಃ ಪ್ರೇಮ್ನಿ ಸಿದ್ಧೋ ನ ಜಾತಃ | 19 ಅಸ್ಮಾಸು
 ಸ ಪ್ರಥಮಂ ಪ್ರೀತವಾನ್ ಇತಿ ಕಾರಣಾದ್ ವಯಂ ತಸ್ಮಿನ್ ಪ್ರೀಯಾಮಹೇ |
 20 ಈಶ್ವರೇ ಽಹಂ ಪ್ರೀಯ ಇತ್ಯುಕ್ತ್ವಾ ಯಃ ಕಶ್ಚಿತ್ ಸ್ವಭಾತರಂ ದ್ವೇಷ್ಟಿ ಸೋ
 ಽನ್ಯತವಾದೀ | ಸ ಯಂ ದೃಷ್ಟವಾನ್ ತಸ್ಮಿನ್ ಸ್ವಭಾತರಿ ಯದಿ ನ ಪ್ರೀಯತೇ
 ತರ್ಹಿ ಯಮ್ ಈಶ್ವರಂ ನ ದೃಷ್ಟವಾನ್ ಕಥಂ ತಸ್ಮಿನ್ ಪ್ರೇಮ ಕರ್ತುಂ
 ಶಕ್ಯುಯಾತ್? 21 ಅತ ಈಶ್ವರೇ ಯಃ ಪ್ರೀಯತೇ ಸ ಸ್ವೀಯಭಾತರ್ಯಪಿ
 ಪ್ರೀಯತಾಮ್ ಇಯಮ್ ಅಜ್ಞಾ ತಸ್ಮಾದ್ ಅಸ್ಮಾಭಿ ಲಫಬ್ಧಾ |

5 ಯೀಶುರಭಿಷಿಕ್ತಸ್ತಾತೇತಿ ಯಃ ಕಶ್ಚಿದ್ ವಿಶ್ವಾಸಿತಿ ಸ ಈಶ್ವರಾತ್
 ಜಾತಃ; ಅಪರಂ ಯಃ ಕಶ್ಚಿತ್ ಜನಯಿತರಿ ಪ್ರೀಯತೇ ಸ ತಸ್ಮಾತ್
 ಜಾತೇ ಜನೇ ಽಪಿ ಪ್ರೀಯತೇ | 2 ವಯಮ್ ಈಶ್ವರಸ್ಯ ಸನ್ಮಾನೇಷು
 ಪ್ರೀಯಾಮಹೇ ತದ್ ಅನೇನ ಜಾನೀಮೋ ಯದ್ ಈಶ್ವರೇ ಪ್ರೀಯಾಮಹೇ
 ತಸ್ಯಾಜ್ಞಾಃ ಪಾಲಯಾಮಶ್ಚ | 3 ಯತ ಈಶ್ವರೇ ಯತ್ ಪ್ರೇಮ ತತ್
 ತದೀಯಾಜ್ಞಾಪಾಲನೇನಾಸ್ಮಾಭಿಃ ಪ್ರಕಾಶಯಿತವ್ಯಂ, ತಸ್ಯಾಜ್ಞಾಶ್ಚ ಕರೋರಾ
 ನ ಭವನ್ತಿ | 4 ಯತೋ ಯಃ ಕಶ್ಚಿದ್ ಈಶ್ವರಾತ್ ಜಾತಃ ಸ ಸಂಸಾರಂ ಜಯತಿ
 ಕಿಇಚ್ಛಾಸ್ಮಾಕಂ ಯೋ ವಿಶ್ವಾಸಃ ಸ ಏವಾಸ್ಮಾಕಂ ಸಂಸಾರಜಯಿಜಯಃ | 5
 ಯೀಶುರೀಶ್ವರಸ್ಯ ಪುತ್ರ ಇತಿ ಯೋ ವಿಶ್ವಾಸಿತಿ ತಂ ವಿನಾ ಕೋಽಪರಃ ಸಂಸಾರಂ
 ಜಯತಿ? 6 ಸೋಽಭಿಷಿಕ್ತಸ್ತಾತಾ ಯೀಶುಸ್ತೋಯರುಧಿರಾಭ್ಯಾಮ್ ಆಗತಃ
 ಕೇವಲಂ ತೋಯೇನ ನಹಿ ಕಿನ್ನು ತೋಯರುಧಿರಾಭ್ಯಾಮ್, ಆತ್ಮಾ ಚ
 ಸಾಕ್ಷೀ ಭವತಿ ಯತ ಆತ್ಮಾ ಸತ್ಯತಾಸ್ವರೂಪಃ | 7 ಯತೋ ಹೇತೋಃ
 ಸ್ವರ್ಗೇ ಪಿತಾ ವಾದಃ ಪವಿತ್ರ ಆತ್ಮಾ ಚ ತ್ರಯ ಇಮೇ ಸಾಕ್ಷಿಣಃ ಸನ್ತಿ, ತ್ರಯ
 ಇಮೇ ಚೈಕೋ ಭವನ್ತಿ | 8 ತಥಾ ಪೃಥಿವ್ಯಾಮ್ ಆತ್ಮಾ ತೋಯಂ ರುಧಿರಚ್ಛ
 ತ್ರೀಣೈತಾನಿ ಸಾಕ್ಷ್ಯಂ ದದಾತಿ ತೇಷಾಂ ತ್ರಯಾಣಾಮ್ ಏಕತ್ವಂ ಭವತಿ ಚ |
 9 ಮಾನವಾನಾಂ ಸಾಕ್ಷ್ಯಂ ಯದ್ಯಸ್ಮಾಭಿ ಗೃಹ್ಯತೇ ತರ್ಹೀಶ್ವರಸ್ಯ ಸಾಕ್ಷ್ಯಂ
 ತಸ್ಮಾದಪಿ ಶ್ರೇಷ್ಠಂ ಯತಃ ಸ್ವಪುತ್ರಮಧೀಶ್ವರೇಣ ದತ್ತಂ ಸಾಕ್ಷ್ಯಮಿದಂ | 10
 ಈಶ್ವರಸ್ಯ ಪುತ್ರೇ ಯೋ ವಿಶ್ವಾಸಿತಿ ಸ ನಿಜಾನ್ತರೇ ತತ್ ಸಾಕ್ಷ್ಯಂ ಧಾರಯತಿ;
 ಈಶ್ವರೇ ಯೋ ನ ವಿಶ್ವಾಸಿತಿ ಸ ತಮ್ ಅನ್ಯತವಾದಿನಂ ಕರೋತಿ ಯತ
 ಈಶ್ವರಃ ಸ್ವಪುತ್ರಮಧಿ ಯತ್ ಸಾಕ್ಷ್ಯಂ ದತ್ತವಾನ್ ತಸ್ಮಿನ್ ಸ ನ ವಿಶ್ವಾಸಿತಿ |
 11 ತಚ್ಚ ಸಾಕ್ಷ್ಯಮಿದಂ ಯದ್ ಈಶ್ವರೋ ಽಸ್ಮಭ್ಯಮ್ ಅನನ್ವಜೀವನಂ

ದತ್ತವಾನ್ ತಚ್ಚ ಜೀವನಂ ತಸ್ಯ ಪುತ್ರೇ ವಿದ್ಯತೇ | (aiṅonios g166) 12 ಯಃ
 ಪುತ್ರಂ ಧಾರಯತಿ ಸ ಜೀವನಂ ಧಾರಯತಿ, ಈಶ್ವರಸ್ಯ ಪುತ್ರಂ ಯೋ
 ನ ಧಾರಯತಿ ಸ ಜೀವನಂ ನ ಧಾರಯತಿ | 13 ಈಶ್ವರಪುತ್ರಸ್ಯ ನಾಮ್ನಿ
 ಯುಷ್ಮಾನ್ ಪ್ರತ್ಯೇತಾನಿ ಮಯಾ ಲಿಖಿತಾನಿ ತಸ್ಯಾಭಿಪ್ರಾಯೋ ಽಯಂ ಯದ್
 ಯೂಯಮ್ ಅನನ್ವಜೀವನಪ್ರಾಪ್ತಾ ಇತಿ ಜಾನೀಯಾತ ತಸ್ಯೇಶ್ವರಪುತ್ರಸ್ಯ
 ನಾಮ್ನಿ ವಿಶ್ವಸೇತ ಚ | (aiṅonios g166) 14 ತಸ್ಯಾನ್ವಿಕೇ ಽಸ್ಮಾಕಂ ಯಾ ಪ್ರತಿಭಾ
 ಭವತಿ ತಸ್ಯಾಃ ಕಾರಣಮಿದಂ ಯದ್ ವಯಂ ಯದಿ ತಸ್ಯಾಭಿಮತಂ ಕಿಮಪಿ
 ತಂ ಯಾಚಾಮಹೇ ತರ್ಹಿ ಸೋ ಽಸ್ಮಾಕಂ ವಾಕ್ಯಂ ಶೃಣೋತಿ | 15 ಸ
 ಚಾಸ್ಮಾಕಂ ಯತ್ ಕಿಚ್ಛನ ಯಾಚನಂ ಶೃಣೋತೀತಿ ಯದಿ ಜಾನೀಮಸ್ಕರ್ಹಿ
 ತಸ್ಮಾದ್ ಯಾಚಿತಾ ವರಾ ಅಸ್ಮಾಭಿಃ ಪ್ರಾಪ್ನುನೇ ತದಪಿ ಜಾನೀಮಃ |
 16 ಕಶ್ಚಿದ್ ಯದಿ ಸ್ವಭಾತರಮ್ ಅಮೃತ್ಯುಜನಕಂ ಪಾಪಂ ಕುರ್ವನ್ತಂ
 ಪಶ್ಯತಿ ತರ್ಹಿ ಸ ಪ್ರಾರ್ಥನಾಂ ಕರೋತು ತೇನೇಶ್ವರಸ್ಯಸ್ಮೈ ಜೀವನಂ
 ದಾಸ್ಯತಿ, ಅರ್ಥತೋ ಮೃತ್ಯುಜನಕಂ ಪಾಪಂ ಯೇನ ನಾಕಾರಿತಸ್ಮೈ |
 ಕಿನ್ನು ಮೃತ್ಯುಜನಕಮ್ ಏಕಂ ಪಾಪಮ್ ಅಸ್ತೇ ತದಧಿ ತೇನ ಪ್ರಾರ್ಥನಾ
 ಕ್ರಿಯತಾಮಿತ್ಯಹಂ ನ ವದಾಮಿ | 17 ಸರ್ವ್ ಏವಾಧರ್ಮ್ಯಃ ಪಾಪಂ
 ಕಿನ್ನು ಸರ್ವ್ಪಾಪಂ ಮೃತ್ಯುಜನಕಂ ನಹಿ | 18 ಯ ಈಶ್ವರಾತ್ ಜಾತಃ
 ಸ ಪಾಪಾಚಾರಂ ನ ಕರೋತಿ ಕಿನ್ವೀಶ್ವರಾತ್ ಜಾತೋ ಜನಃ ಸ್ವಂ ರಕ್ಷತಿ
 ತಸ್ಮಾತ್ ಸ ಪಾಪಾತ್ಮಾ ತಂ ನ ಸ್ಪೃಶತೀತಿ ವಯಂ ಜಾನೀಮಃ | 19 ವಯಮ್
 ಈಶ್ವರಾತ್ ಜಾತಃ ಕಿನ್ನು ಕೃತ್ಯುಃ ಸಂಸಾರಃ ಪಾಪಾತ್ಮನೋ ವಶಂ ಗತೋ
 ಽಸ್ಮೀತಿ ಜಾನೀಮಃ | 20 ಅಪರಮ್ ಈಶ್ವರಸ್ಯ ಪುತ್ರ ಅಗತವಾನ್ ವಯಚ್ಛ
 ಯಯಾ ತಸ್ಯ ಸತ್ಯಮಯಸ್ಯ ಜ್ಞಾನಂ ಪ್ರಾಪ್ನುಯಾಮಸ್ಮಾದ್ಯಶೋ ಧಿಯಮ್
 ಅಸ್ಮಭ್ಯಂ ದತ್ತವಾನ್ ಇತಿ ಜಾನೀಮಸ್ತಸ್ಮಿನ್ ಸತ್ಯಮಯೇ ಽರ್ಥತಸ್ಯಸ್ಯ
 ಪುತ್ರೇ ಯೀಶುಖೀಷ್ಟೇ ತಿಷ್ಠಾಮಶ್ಚ; ಸ ಏವ ಸತ್ಯಮಯ ಈಶ್ವರೋ
 ಽನನ್ವಜೀವನಸ್ವರೂಪಶ್ಚಾಸ್ತಿ | (aiṅonios g166) 21 ಹೇ ಪ್ರಿಯಬಾಲಕಾಃ,
 ಯೂಯಂ ದೇವಮೂರ್ತಿಭ್ಯಃ ಸ್ವಾನ್ ರಕ್ಷತ | ಆಮೇನ್ |

೨ ಯೋಹನ:

1 ಹೇ ಅಭಿರುಚಿತೇ ಕುರಿಯೇ, ತ್ವಾಂ ತವ ಪುತ್ರಾಂಶ್ಚ ಪ್ರತಿ
ಪ್ರಾಚೀನೋಽಹಂ ಪತ್ರಂ ಲಿಖಾಮಿ | 2 ಸತ್ಯಮತಾದ್ ಯುಷ್ಮಾಸು ಮಮ
ಪ್ರೇಮಾಸ್ತಿ ಕೇವಲಂ ಮಮ ನಹಿ ಕಿನ್ನು ಸತ್ಯಮತಜ್ಞಾನಾಂ ಸರ್ವೇಷಾಮೇವ |
ಯತಃ ಸತ್ಯಮತಮ್ ಅಸ್ಮಾಸು ತಿಷ್ಠತ್ಯನನ್ತಕಾಲಂ ಯಾವಚ್ಛಾಸ್ಮಾಸು
ಸ್ವಾಸ್ವತಿ | (aiōn g165) 3 ಪಿತುರೀಶ್ವರಾತ್ ತತ್ತಿತುಃ ಪುತ್ರಾತ್ ಪ್ರಭೋ
ಯೇಶುಖ್ರೀಷ್ಟಾಭ್ಯ ಪ್ರಾಪ್ಯೋಽನುಗ್ರಹಃ ಕೃಪಾ ಶಾನ್ತಿಶ್ಚ ಸತ್ಯತಾಪ್ರೇಮಭ್ಯಾಂ
ಸಾರ್ಧಂ ಯುಷ್ಮಾನ್ ಅಧಿತಿಷ್ಠತು | 4 ವಯಂ ಪಿತೃತೋ ಯಾಮ್
ಆಜ್ಞಾಂ ಪ್ರಾಪ್ತವನ್ತಸ್ತದನುಸಾರೇಣ ತವ ಕೇಚಿದ್ ಆತ್ಮಜಾಃ ಸತ್ಯಮತಮ್
ಆಚರನ್ತೇತಸ್ಯ ಪ್ರಮಾಣಂ ಪ್ರಾಪ್ಯಾಹಂ ಭೃಶಮ್ ಆನನ್ದಿತವಾನ್ | 5
ಸಾಮ್ಪ್ರತ್ಯಹೇ ಕುರಿಯೇ, ನವೀನಾಂ ಕಾಳ್ವೆದ್ ಆಜ್ಞಾಂ ನ ಲಿಖನ್ತಹಮ್
ಆದಿತೋ ಲಬ್ಧಾಮ್ ಆಜ್ಞಾಂ ಲಿಖನ್ ತ್ವಾಮ್ ಇದಂ ವಿನಯೇ ಯದ್
ಅಸ್ಮಾಭಿಃ ಪರಸ್ಪರಂ ಪ್ರೇಮ ಕರ್ತವ್ಯಂ | 6 ಅಪರಂ ಪ್ರೇಮೈತೇನ ಪ್ರಕಾಶತೇ
ಯದ್ ವಯಂ ತಸ್ಯಾಜ್ಞಾ ಆಚರೇಮ | ಆದಿತೋ ಯುಷ್ಮಾಭಿ ಯಾಫ
ಶ್ರುತಾ ಸೇಯಮ್ ಆಜ್ಞಾ ಸಾ ಚ ಯುಷ್ಮಾಭಿರಾಚರಿತವ್ಯಾ | 7 ಯತೋ
ಬಹವಃ ಪ್ರವಚ್ಛಕಾ ಜಗತ್ ಪ್ರವಿಶ್ಯ ಯೀಶುಖ್ರೀಷ್ಟೋ ನರಾವತಾರೋ
ಭೂತಾಗತ ಏತತ್ ನಾಜ್ಞೇಕುರ್ವಸ್ತಿ ಸ ಏವ ಪ್ರವಚ್ಛಕಃ ಖ್ರೀಷ್ಟಾರಿಶ್ವಾಸ್ತಿ | 8
ಅಸ್ಮಾಕಂ ಶ್ರಮೋ ಯತ್ ಪಣ್ಣಶ್ರಮೋ ನ ಭವೇತ್ ಕಿನ್ನು ಸಮ್ಪೂರ್ಣಂ
ವೇತನಮಸ್ಮಾಭಿ ಲಭ್ಯೇತ ತದರ್ಥಂ ಸ್ನಾನಧಿ ಸಾವಧಾನಾ ಭವತಃ | 9 ಯಃ
ಕಶ್ಚಿದ್ ವಿಪಥಗಾಮೀ ಭೂತ್ವಾ ಖ್ರೀಷ್ಟಸ್ಯ ಶಿಕ್ಷಾಯಾಂ ನ ತಿಷ್ಠತಿ ಸ ಈಶ್ವರಂ ನ
ಧಾರಯತಿ ಖ್ರೀಷ್ಟಸ್ಯ ಶಿಕ್ಷಾಯಾಂ ಯಸ್ತಿಷ್ಠತಿ ಸ ಪಿತರಂ ಪುತ್ರಾಭ್ಯಾ ಧಾರಯತಿ |
10 ಯಃ ಕಶ್ಚಿದ್ ಯುಷ್ಮತ್ಸನ್ನಿಧಿಮಾಗಚ್ಛನ್ ಶಿಕ್ಷಾಮೇನಾಂ ನಾನಯತಿ
ಸ ಯುಷ್ಮಾಭಿಃ ಸ್ವವೇಶ್ಯನಿ ನ ಗೃಹ್ಯತಾಂ ತವ ಮಜ್ಜಲಂ ಭೂಯಾದಿತಿ
ವಾಗಪಿ ತಸ್ಮೈ ನ ಕಥ್ಯತಾಂ | 11 ಯತಸ್ತವ ಮಜ್ಜಲಂ ಭೂಯಾದಿತಿ
ವಾಚಂ ಯಃ ಕಶ್ಚಿತ್ ತಸ್ಮೈ ಕಥಯತಿ ಸ ತಸ್ಯ ದುಷ್ಕರ್ಮಣಾಮ್ ಅಂತೀ
ಭವತಿ | 12 ಯುಷ್ಮಾನ್ ಪ್ರತಿ ಮಯಾ ಬಹೂನಿ ಲೇಖಿತವ್ಯಾನಿ ಕಿನ್ನು
ಪತ್ರಮಸೀಭ್ಯಾಂ ತತ್ ಕರ್ತುಂ ನೇಚ್ಛಾಮಿ, ಯತೋಽಸ್ಮಾಕಮ್ ಆನನ್ದೋ
ಯಥಾ ಸಮ್ಪೂರ್ಣೋ ಭವಿಷ್ಯತಿ ತಥಾ ಯುಷ್ಮತ್ಸಮೀಪಮುಪಸ್ಥಾಯಾಹಂ
ಸಮ್ಖೀಭೂಯ ಯುಷ್ಮಾಭಿಃ ಸಮ್ಖಾಷಿಷ್ಯ ಇತಿ ಪ್ರತ್ಯಾಶಾ ಮಮಾಸ್ತೇ | 13
ತವಾಭಿರುಚಿತಾಯಾ ಭಗಿನ್ಯಾ ಬಾಲಕಾಸ್ತಾಂ ನಮಸ್ಕಾರಂ ಜ್ಞಾಪಯನ್ತಿ |
ಆಮೇನ್ |

೨ ಯೋಹನಃ

1 ಪ್ರಾಚೀನೋ ಽಹಂ ಸತ್ಯಮತಾದ್ ಯಸ್ಮಿನ್ ಪ್ರಿಯೇ ತಂ ಪ್ರಿಯತಮಂ
ಗಾಯಂ ಪ್ರತಿ ಪತ್ರಂ ಲಿಖಾಮಿ | 2 ಹೇ ಪ್ರಿಯ, ತವಾತ್ಮಾ
ಯಾದ್ಯತ್ ಶುಭಾನ್ವಿತಸ್ತಾದ್ಯತ್ ಸರ್ವವಿಷಯೇ ತವ ಶುಭಂ ಸ್ವಾಸ್ಥ್ಯಂಚ
ಭೂಯಾತ್ | 3 ಭ್ರಾತೃಭಿರಾಗತ್ಯ ತವ ಸತ್ಯಮತಸ್ಯಾರ್ಥತಸ್ತಂ ಕೀದೃಕ್
ಸತ್ಯಮತಮಾಚರಸ್ಯೇತಸ್ಯ ಸಾಕ್ಷೇ ದತ್ತೇ ಮಮ ಮಹಾನನ್ನೋ ಜಾತಃ |
4 ಮಮ ಸನ್ತಾನಾಃ ಸತ್ಯಮತಮಾಚರಂತೀತಿವಾರ್ತಾತೋ ಮಮ ಯು
ಆನನ್ನೋ ಜಾಯತೇ ತತೋ ಮಹತ್ತರೋ ನಾಸ್ತಿ | 5 ಹೇ ಪ್ರಿಯ, ಭ್ರಾತೃನ್
ಪ್ರತಿ ವಿಶೇಷತಸ್ತಾನ್ ವಿದೇಶಿನೋ ಭೃತ್ಯನ್ ಪ್ರತಿ ತ್ವಯಾ ಯದ್ಯತ್ ಕೃತಂ
ತತ್ ಸರ್ವಂ ವಿಶ್ವಾಸಿನೋ ಯೋಗ್ಯಂ | 6 ತೇ ಚ ಸಮಿತೇಃ ಸಾಕ್ಷಾತ್
ತವ ಪ್ರಮುಃ ಪ್ರಮಾಣಂ ದತ್ತವನ್ತಃ, ಅಪರಮ್ ಈಶ್ವರಯೋಗ್ಯರೂಪೇಣ
ತಾನ್ ಪ್ರಸ್ಥಾಪಯತಾ ತ್ವಯಾ ಸತ್ಯಮ್ ಕಾರಿಷ್ಯತೇ | 7 ಯತಸ್ತೇ
ತಸ್ಯ ನಾಮ್ನಾ ಯಾತ್ರಾಂ ವಿಧಾಯ ಭಿನ್ನಜಾತೀಯೇಭ್ಯಃ ಕಿಮಪಿ ನ
ಗೃಹೀತವನ್ತಃ | 8 ತಸ್ಮಾದ್ ವಯಂ ಯತ್ ಸತ್ಯಮತಸ್ಯ ಸಹಾಯಾ
ಭವೇಮ ತದರ್ಥಮೇತಾದೃಶಾ ಲೋಕಾ ಅಸ್ಥಾಭಿರನುಗ್ರಹೀತವ್ಯಾಃ | 9
ಸಮಿತಿಂ ಪ್ರತ್ಯಹಂ ಪತ್ರಂ ಲಿಖಿತವಾನ್ ಕಿನ್ತು ತೇಷಾಂ ಮಧ್ಯೇ ಯೋ
ದಿಯತ್ರಿಃಃ ಪ್ರಧಾನಾಯತೇ ಸೋ ಽಸ್ಮಾನ್ ನ ಗೃಹ್ಯಾತಿ | 10 ಅತೋ
ಽಹಂ ಯದೋಪಸ್ಥಾಸ್ಯಾಮಿ ತದಾ ತೇನ ಯದ್ಯತ್ ಕ್ರಿಯತೇ ತತ್
ಸರ್ವಂ ತಂ ಸ್ಮಾರಯಿಷ್ಯಾಮಿ, ಯತಃ ಸ ದುರ್ವ್ಯಾಕೃತ್ಸ್ಮಾರನ್ ಅಪವದತಿ,
ತೇನಾಪಿ ತೃಪ್ತಿಂ ನ ಗತ್ವಾ ಸ್ವಯಮಪಿ ಭ್ರಾತೃನ್ ನಾನುಗೃಹ್ಯಾತಿ ಯೇ
ಚಾನುಗ್ರಹೀತುಮಿಚ್ಛಂತಿ ತಾನ್ ಸಮಿತೀತೋ ಽಪಿ ಬಹಿಷ್ಕರೋತಿ | 11 ಹೇ
ಪ್ರಿಯ, ತ್ವಯಾ ದುಷ್ಕರ್ಮ ನಾನುಕ್ರಿಯತಾಂ ಕಿನ್ತು ಸತ್ಕರ್ಮೈವ | ಯಃ
ಸತ್ಕರ್ಮಾಚಾರೀ ಸ ಈಶ್ವರಾತ್ ಜಾತಃ, ಯೋ ದುಷ್ಕರ್ಮಾಚಾರೀ ಸ
ಈಶ್ವರಂ ನ ದೃಷ್ಟವಾನ್ | 12 ದೀಮೀತ್ರಿಯಸ್ಯ ಪಕ್ಷೇ ಸವ್ಯೇಃ ಸಾಕ್ಷಮ್
ಅದಾಯಿ ವಿಶೇಷತಃ ಸತ್ಯಮತೇನಾಪಿ, ವಯಮಪಿ ತತ್ಪಕ್ಷೇ ಸಾಕ್ಷಂ ದದ್ಯೇ,
ಅಸ್ಮಾಕಂಚ ಸಾಕ್ಷಂ ಸತ್ಯಮೇವೇತಿ ಯೂಯಂ ಜಾನೀಥ | 13 ತ್ವಾಂ ಪ್ರತಿ
ಮಯಾ ಬಹೂನಿ ಲೇಖಿತವ್ಯಾನಿ ಕಿನ್ತು ಮಸೀಲೇಖನೀಭ್ಯಾಂ ಲೇಖಿತುಂ
ನೇಚ್ಯಾಮಿ | 14 ಅಚಿರೇಣ ತ್ವಾಂ ದ್ರಕ್ಷ್ಯಾಮೀತಿ ಮಮ ಪ್ರತ್ಯಾಶಾಸ್ತೇ
ತದಾವಾಂ ಸಮುಖೀಭೂಯ ಪರಸ್ಪರಂ ಸಮ್ಯಾಪಿಷ್ಯಾವಹೇ | ತವ ಶಾನ್ತಿ
ಭೂಯಾತ್ | ಅಸ್ಮಾಕಂ ಮಿತ್ರಾಣಿ ತ್ವಾಂ ನಮಸ್ಕಾರಂ ಜ್ಞಾಪಯಂತಿ
ತ್ವಮಪ್ಯೇಕೈಕಸ್ಯ ನಾಮ ಪ್ರೋಚ್ಯ ಮಿತ್ರೇಭ್ಯೋ ನಮಸ್ಕರು | ಇತಿ |

ಯಿಹೂದಾಃ

1 ಯೇಶುಖ್ರಿಷ್ಟಸ್ಯ ದಾಸೋ ಯಾಕೂಬೋ ಭ್ರಾತಾ ಯಿಹೂದಾಸ್ತಾನೇಶ್ವರೇಣ ಪವಿತ್ರೀಕೃತಾನ್ ಯೇಶುಖ್ರಿಷ್ಟೇನ ರಕ್ಷಿತಾಂಶ್ಚಾಹೂತಾನ್ ಲೋಕಾನ್ ಪ್ರತಿ ಪತ್ರಂ ಲಿಖತಿ | 2 ಕೃಪಾ ಶಾನ್ತಿಃ ಪ್ರೇಮ ಚ ಬಾಹುಲ್ಯರೂಪೇಣ ಯುಷ್ಣಾಸ್ತಧಿತಿಷ್ಠತು | 3 ಹೇ ಪ್ರಿಯಾಃ, ಸಾಧಾರಣಪರಿತ್ರಾಣಮಧಿ ಯುಷ್ಣಾನ್ ಪ್ರತಿ ಲೇಖಿತುಂ ಮಮ ಬಹುಯತ್ನೇ ಜಾತೇ ಪೂರ್ವಕಾಲೇ ಪವಿತ್ರಲೋಕೇಷು ಸಮರ್ಪಿತೋ ಯೋ ಧರ್ಮಸ್ತದರ್ಥಂ ಯೂಯಂ ಪ್ರಾಣವ್ಯಯೇನಾಪಿ ಸಚೇಷ್ಟಾ ಭವತೇತಿ ವಿನಯಾರ್ಥಂ ಯುಷ್ಣಾನ್ ಪ್ರತಿ ಪತ್ರಲೇಖನಮಾವಶ್ಯಕಮ್ ಅಮನ್ಯೇ | 4 ಯಸ್ಮಾನ್ ಏತದ್ಗೂಪದಣ್ಣಪ್ರಾಪ್ತಯೇ ಪೂರ್ವಂ ಲಿಖಿತಾಃ ಕೇಚಿಜ್ಜನಾ ಅಸ್ಮಾನ್ ಉಪಸ್ತಪ್ಯವನ್ತಃ, ತೇ ಽಧಾರ್ಮಿಕಲೋಕಾ ಅಸ್ಮಾಕಮ್ ಈಶ್ವರಸ್ತಾನುಗ್ರಹಂ ದೃಜೀಕೃತ್ಯ ಲಮ್ಬಟತಾಮ್ ಆಚರನ್ತಿ, ಅದ್ವಿತೀಯೋ ಽಧಿಪತಿ ಯೋ ಽಸ್ಮಾಕಂ ಪ್ರಭು ಯೇಶುಖ್ರಿಷ್ಟಸ್ತಂ ನಾಜ್ಞೇಕುರ್ವನ್ತಿ | 5 ತಸ್ಮಾನ್ ಯೂಯಂ ಪುರಾ ಯದ್ ಅವಗತಾಸ್ತತ್ ಪುನ ಯುಷ್ಣಾನ್ ಸ್ಮಾರಯಿತುಮ್ ಇಚ್ಛಾಮಿ, ಫಲತಃ ಪ್ರಭುರೇಕಕೃತ್ಯಃ ಸ್ವಪ್ರಜಾ ಮಿಸರದೇಶಾದ್ ಉದಧಾರ ಯತ್ ತತಃ ಪರಮ್ ಅವಿಶ್ವಾಸಿನೋ ವ್ಯನಾಶಯತ್ | 6 ಯೇ ಚ ಸ್ವಗೃಹದಾತಾಃ ಸ್ವೀಯಕರ್ತೃತ್ವಪದೇ ನ ಸ್ತಿತ್ವಾ ಸ್ವವಾಸಸ್ಥಾನಂ ಪರಿತ್ಯಕ್ತವನ್ತಸ್ತಾನ್ ಸ ಮಹಾದಿನಸ್ತು ವಿಚಾರಾರ್ಥಮ್ ಅನ್ಯಕಾರಮಯೇ ಽಧಃಸ್ಥಾನೇ ಸದಾಸ್ಥಾಯಿಭಿ ಬರ್ವನ್ತೈರಬಿಧ್ಧಾತ್ | (aiidios g126) 7 ಅಪರಂ ಸಿದೋಮಮ್ ಅಮೋರಾ ತನ್ನಿಕಟಿಸ್ಸನಗರಾಣಿ ಚೈತೇಷಾಂ ನಿವಾಸಿಸ್ತತ್ಸಮರೂಪಂ ವ್ಯಭಿಚಾರಂ ಕೃತವನ್ತೋ ವಿಷಮಮೈಥುನಸ್ತು ಚೇಷ್ಟಯಾ ವಿಪಥಂ ಗತವನ್ತಶ್ಚ ತಸ್ಮಾತ್ ತಾನ್ಯಪಿ ದೃಷ್ಟಾನ್ತಸ್ತರೂಪಾಣಿ ಭೂತ್ವಾ ಸದಾತನವಕ್ಷಿನಾ ದಣ್ಣಂ ಭುಷ್ಣತೇ | (aiiõnios g166) 8 ತಥೈವೇಮೇ ಸ್ವಪ್ನಾಚಾರಿಣೋಽಪಿ ಸ್ವಶರೀರಾಣಿ ಕಲಜ್ಜಯನ್ತಿ ರಾಜಾಧೀನತಾಂ ನ ಸ್ವೀಕುರ್ವನ್ತುಚ್ಛಪದಸ್ಥಾನ್ ನಿನ್ವನ್ತಿ ಚ | 9 ಕಿನ್ತು ಪ್ರಧಾನದಿವ್ಯದೂತೋ ಮೀಖಾಯೀಲೋ ಯದಾ ಮೂಸಸೋ ದೇಹೇ ಶಯತಾನೇನ ವಿವದಮಾನಃ ಸಮಭಾಷತ ತದಾ ತಿಸ್ಮನ್ ನಿನ್ದಾರೂಪಂ ದಣ್ಣಂ ಸಮರ್ಪಯಿತುಂ ಸಾಹಸಂ ನ ಕೃತ್ವಾಕಥಯತ್ ಪ್ರಭುಸ್ತಾನ್ ಭರ್ತ್ಸಯತಾಂ | 10 ಕಿನ್ತಿಮೇ ಯನ್ತು ಬುಧ್ಯನ್ತೇ ತನ್ನಿನ್ವನ್ತಿ ಯಚ್ಚ ನಿಬ್ಬೋಧಪಶವ ಇವೇನ್ದಿಯೈರವಗಚ್ಛನ್ತಿ ತೇನ ನಶ್ಯನ್ತಿ | 11 ತಾನ್ ಧಿಕ, ತೇ ಕಾಬಿಲೋ ಮಾರ್ಗೇ ಚರನ್ತಿ ಪಾರಿತೋಷಿಕಸ್ಯಾಶಾತೋ ಬಿಲಿಯಮೋ ಭ್ರಾನ್ತಿಮನುಧಾವನ್ತಿ ಕೋರಹಸ್ಯ ದುರ್ಮುಖತ್ವೇನ ವಿನಶ್ಯನ್ತಿ ಚ | 12 ಯುಷ್ಣಾಕಂ ಪ್ರೇಮಭೋಜ್ಯೇಷು ತೇ ವಿಘ್ನಜನಕಾ ಭವನ್ತಿ, ಆತ್ಮಮ್ಭರಯಶ್ಚ ಭೂತ್ವಾ ನಿರ್ಲಜ್ಜಯಾ ಯುಷ್ಣಾಭಿಃ ಸಾರ್ಥ್ಯಂ ಭುಷ್ಣತೇ | ತೇ ವಾಯುಭಿಶ್ಚಾಲಿತಾ ನಿಸ್ತೋಯಮೇಘಾ ಹೇಮನ್ತಕಾಲಿಕಾ ನಿಷ್ಕಲಾ ದ್ವಿ ಮೃಗತಾ ಉನ್ಮೂಲಿತಾ ವೃಕ್ಷಾಃ, 13 ಸ್ವಕೀಯಲಜ್ಜಾಫೇಣೋದ್ವಮಕಾಃ ಪ್ರಚಕ್ಷಾಃ ಸಾಮುದ್ರತರಣ್ಣಃ ಸದಾಕಾಲಂ ಯಾವತ್ ಘೋರತಿಮಿರಭಾಗೀನಿ ಭ್ರಮಣಕಾರೀಣಿ ನಕ್ಷತ್ರಾಣಿ ಚ ಭವನ್ತಿ | (aiiõn g165) 14 ಆದಮತಃ ಸಪ್ತಮಃ ಪುರುಷೋ ಯೋ ಹನೋಕಃ ಸ ತಾನುದ್ವಿಶ್ಯ ಭವಿಷ್ಯದ್ವಾಕ್ಯಮಿದಂ ಕಥಿತವಾನ್, ಯಥಾ, ಪಶ್ಯ ಸ್ವಕೀಯಪುಣ್ಯಾನಾಮ್ ಅಯುತ್ಯೈ ವೇರ್ಷ್ಣಿತಃ ಪ್ರಭುಃ | 15 ಸರ್ವಾನ್ ಪ್ರತಿ ವಿಚಾರಾಜ್ಞಾಸಾಧನಾಯಾಗಮಿಷ್ಯತಿ |

ತದಾ ಚಾಧಾರ್ಮಿಕಾಃ ಸರ್ವೇ ಜಾತಾ ಯೈರಪರಾಧಿನಃ | ವಿಧರ್ಮಕರ್ಮಣಾಂ ತೇಷಾಂ ಸರ್ವೇಷಾಮೇವ ಕಾರಣಾತ್ | ತಥಾ ತದ್ವೈಪರೀತ್ಯೇನಾಪ್ಯಧರ್ಮಾಚಾರಿಪಾಪಿನಾಂ | ಉಕ್ತಕರೋರವಾಕ್ಯಾನಾಂ ಸರ್ವೇಷಾಮಪಿ ಕಾರಣಾತ್ | ಪರಮೇಶೇನ ದೋಷಿಷ್ಠಂ ತೇಷಾಂ ಪ್ರಕಾಶಯಿಷ್ಯತೇ || 16 ತೇ ವಾಕ್ಯಲಹಕಾರಿಣಃ ಸ್ವಭಾಗ್ಯನಿನ್ನಕಾಃ ಸ್ವೇಚ್ಛಾಚಾರಿಣೋ ದರ್ಪವಾದಿಮುಖವಿಶಿಷ್ಟಾ ಲಾಭಾರ್ಥಂ ಮನುಷ್ಯಸ್ತಾವಕಾಶ್ಚ ಸನ್ತಿ | 17 ಕಿನ್ತು ಹೇ ಪ್ರಿಯತಮಾಃ, ಅಸ್ಮಾಕಂ ಪ್ರಭೋ ಯೇಶುಖ್ರಿಷ್ಟಸ್ಯ ಪ್ರೇರಿತೈ ಯದ್ ವಾಕ್ಯಂ ಪೂರ್ವಂ ಯುಷ್ಯಭ್ಯಂ ಕಥಿತಂ ತತ್ ಸ್ಮರತ, 18 ಫಲತಃ ಶೇಷಸಮಯೇ ಸ್ವೇಚ್ಛಾತೋ ಽಧರ್ಮಾಚಾರಿಣೋ ನಿನ್ನಕಾ ಉಪಸ್ತಾಪ್ಯನ್ತಿ | 19 ಏತೇ ಲೋಕಾಃ ಸ್ತಾನ್ ಪೃಥಕ್ ಕುರ್ವನ್ತಃ ಸಾಂಸಾರಿಕಾ ಆತ್ಮಹೀನಾಶ್ಚ ಸನ್ತಿ | 20 ಕಿನ್ತು ಹೇ ಪ್ರಿಯತಮಾಃ, ಯೂಯಂ ಸ್ವೇಷಾಮ್ ಆತಿಪವಿತ್ರವಿಶ್ವಾಸೀ ನಿಚೀಯಮಾನಾಃ ಪವಿತ್ರೇಣಾತ್ಮನಾ ಪ್ರಾರ್ಥನಾಂ ಕುರ್ವನ್ತಿ 21 ಈಶ್ವರಸ್ಯ ಪ್ರೇಮ್ಯಾ ಸ್ತಾನ್ ರಕ್ಷತ, ಅನನ್ವಜೀವನಾಯ ಚಾಸ್ತಾಕಂ ಪ್ರಭೋ ಯೇಶುಖ್ರಿಷ್ಟಸ್ಯ ಕೃಪಾಂ ಪ್ರತೀಕ್ಷಧಂ | (aiiõnios g166) 22 ಅಪರಂ ಯೂಯಂ ವಿವಿಚ್ಯ ಕಾಂಶ್ಚಿದ್ ಅನುಕಮ್ಯದ್ಧಂ 23 ಕಾಂಶ್ಚಿದ್ ಅಗ್ನಿತ ಉದ್ಧೃತ್ಯ ಭಯಂ ಪ್ರದಶ್ಯ ರಕ್ಷತ, ಶಾರೀರಿಕಭಾವೇನ ಕಲಜೈತಂ ವಸ್ತುಮಪಿ ಖುತೀಯದ್ಧಂ | 24 ಅಪರಞ್ಚ ಯುಷ್ಣಾನ್ ಸ್ವಲನಾದ್ ರಕ್ಷಿತುಮ್ ಉಲ್ಲಾಸೇನ ಸ್ವೀಯತೇಜಸಃ ಸಾಕ್ಷಾತ್ ನಿದ್ವೋಷಾನ್ ಸ್ಥಾಪಯಿತುಞ್ಚ ಸಮರ್ಥೋ 25 ಯೋ ಽಸ್ಮಾಕಮ್ ಅದ್ವಿತೀಯಸ್ಥಾಣಕರ್ತಾ ಸರ್ವಜ್ಞ ಈಶ್ವರಸ್ತಸ್ಯ ಗೌರವಂ ಮಹಿಮಾ ಪರಾಕ್ರಮಃ ಕರ್ತೃತ್ವಞ್ಜೀದಾನೀಮ್ ಅನನ್ವಕಾಲಂ ಯಾವದ್ ಭೂಯಾತ್ | ಆಮೇನ | (aiiõn g165)

ಪ್ರಕಾಶಿತಂ

1 ಯತ್ ಪ್ರಕಾಶಿತಂ ವಾಕ್ಯಮ್ ಈಶ್ವರಃ ಸ್ವದಾಸಾನಾಂ ನಿಕಟಂ ಶೀಘ್ರಮುಪಸ್ಯಾಸ್ತನ್ನೀನಾಂ ಘಟನಾನಾಂ ದರ್ಶನಾರ್ಥಂ ಯೀಶುಖೀರ್ಷ್ಯೇ ಸಮರ್ಪಿತವಾನ್ ತತ್ ಸ ಸ್ವೀಯದೂತಂ ಪ್ರೇಷ್ಯ ನಿಜಸೇವಕಂ ಯೋಹನಂ ಜ್ಞಾಪಿತವಾನ್ | 2 ಸ ಚೇಶ್ವರಸ್ಯ ವಾಕ್ಯೇ ಪ್ರೀಷ್ಯಸ್ಯ ಸಾಕ್ಷ್ಯೇ ಚ ಯದ್ವದ್ ದೃಷ್ಟವಾನ್ ತಸ್ಯ ಪ್ರಮಾಣಂ ದತ್ತವಾನ್ | 3 ಏತಸ್ಯ ಭವಿಷ್ಯದ್ವಕ್ತೃಗ್ರನ್ಥಸ್ಯ ವಾಕ್ಯಾನಾಂ ಪಾರಕಃ ಶ್ರೋತಾರಶ್ಚ ತನ್ಮದ್ಯೇ ಲಿಖಿತಾಜ್ಞಾಗ್ರಾಹಿಣಶ್ಚ ಧನ್ಯಾ ಯತಃ ಸ ಕಾಲಃ ಸನ್ನಿಹಟಃ | 4 ಯೋಹನ್ ಆಶಿಯಾದೇಶಸ್ಥಾಃ ಸಪ್ತ ಸಮಿತೀಃ ಪ್ರತಿ ಪತ್ರಂ ಲಿಖತಿ | ಯೋ ವರ್ತಮಾನೋ ಭೂತೋ ಭವಿಷ್ಯಂಶ್ಚ ಯೇ ಚ ಸಪ್ತಾತ್ಮಾನಸ್ತಸ್ಯ ಸಿಂಹಾಸನಸ್ಯ ಸಮ್ಮುಖೇ ತಿಷ್ಠನ್ತಿ 5 ಯಶ್ಚ ಯೀಶುಖೀರ್ಷ್ಯೋ ವಿಶ್ವಸ್ಯ ಸಾಕ್ಷೀ ಮೃತಾನಾಂ ಮದ್ಯೇ ಪ್ರಥಮಜಾತೋ ಭೂಮಣ್ಣಲಸ್ಥರಾಜಾನಾಮ್ ಅಧಿಪತಿಶ್ಚ ಭವತಿ, ಏತೇಭ್ಯೋ ಽನುಗ್ರಹಃ ಶಾನ್ತಿಶ್ಚ ಯುಷಾಸು ವರ್ತತಾಂ | 6 ಯೋ ಽಸ್ಮಾಸು ಪ್ರೀತವಾನ್ ಸ್ವರುಧಿರೇಣಾಸ್ಮಾನ್ ಸ್ವಪಾಪೇಭ್ಯಃ ಪ್ರಕ್ಷಾಲಿತವಾನ್ ತಸ್ಯ ಪಿತುರೀಶ್ವರಸ್ಯ ಯಾಜಕಾನ್ ಕೃತ್ವಾಸ್ಮಾನ್ ರಾಜವರ್ಗೇ ನಿಯುಕ್ತವಾಂಶ್ಚ ತಸ್ಮಿನ್ ಮಹಿಮಾ ಪರಾಕ್ರಮಶ್ಚಾನನ್ತಕಾಲಂ ಯಾವದ್ ವರ್ತತಾಂ | ಅಮೇನ್ | (aiṛṇ 9165) 7 ಪಶ್ಯತ ಸ ಮೇಘೈರಾಗಭೃತಿ ತೇನೈಕೈಕಸ್ಯ ಚಕ್ಷುಸ್ತಂ ದೃಷ್ಟತಿ ಯೇ ಚ ತಂ ವಿಧವನ್ತಸ್ಯೇ ಽಪಿ ತಂ ವಿಲೋಕಿಷ್ಯನ್ತೇ ತಸ್ಯ ಕೃತೇ ಪೃಥಿವೀಸ್ಥಾಃ ಸರ್ವೇ ವಂಶಾ ವಿಲಪಿಷ್ಯನ್ತಿ | ಸತ್ಯಮ್ ಅಮೇನ್ | 8 ವರ್ತಮಾನೋ ಭೂತೋ ಭವಿಷ್ಯಂಶ್ಚ ಯಃ ಸರ್ವಶಕ್ತಿಮಾನ್ ಪ್ರಭುಃ ಪರಮೇಶ್ವರಃ ಸ ಗದತಿ, ಅಹಮೇವ ಕಃ ಕ್ಷಶ್ಚಾರ್ಥತ ಅದಿರನ್ತಶ್ಚ | 9 ಯುಷ್ಮಾಕಂ ಭ್ರಾತಾ ಯೀಶುಖೀರ್ಷ್ಯಸ್ಯ ಕ್ಲೇಶರಾಜ್ಯತಿತಿಕ್ಷಾಣಾಂ ಸಹಭಾಗೀ ಚಾಹಂ ಯೋಹನ್ ಈಶ್ವರಸ್ಯ ವಾಕ್ಯಹೇತೋ ಯೀಶುಖೀರ್ಷ್ಯಸ್ಯ ಸಾಕ್ಷ್ಯಹೇತೋಶ್ಚ ಪಾತ್ಮನಾಮಕ ಉಪದ್ವೀಪ ಆಸಂ | 10 ತತ್ರ ಪ್ರಭೋ ದೀನೇ ಆತ್ಮನಾವಿಷ್ಣೋ ಽಹಂ ಸ್ವಪಶ್ಯಾತ್ ತೂರೀಧ್ವನಿವತ್ ಮಹಾರವಮ್ ಅಶ್ರೀಷಂ, 11 ತೇನೋಕ್ತಮ್, ಅಹಂ ಕಃ ಕ್ಷಶ್ಚಾರ್ಥತ ಅದಿರನ್ತಶ್ಚ | ತ್ವಂ ಯದ್ ದೃಕ್ಷ್ಯಸಿ ತದ್ ಗ್ರನ್ಥೇ ಲಿಖಿತಾಶ್ಚಿಯಾದೇಶಸ್ಥಾನಾಂ ಸಪ್ತ ಸಮಿತೀನಾಂ ಸಮೀಪಮ್ ಇಫಿಷಂ ಸ್ಮುರ್ತಾಂ ಧುಯಾತೀರಾಂ ಸಾರ್ಧಿಂ ಫಿಲಾದಿಲ್ಲಿಯಾಂ ಲಾಯದೀಕೇಯಾಞ್ಚ ಪ್ರೇಷಯ | 12 ತತೋ ಮಯಾ ಸಮ್ಯಾಷಮಾಣಸ್ಯ ಕಸ್ಯ ರವಃ ಶ್ರೂಯತೇ ತದ್ವರ್ತನಾರ್ಥಂ ಮುಖಂ ಪರಾವರ್ತಿತಂ ತತ್ ಪರಾವರ್ತ್ಯ ಸ್ವರ್ಣಮಯಾಃ ಸಪ್ತ ದೀಪವೃಕ್ಷಾ ದೃಷ್ಟಾಃ | 13 ತೇಷಾಂ ಸಪ್ತ ದೀಪವೃಕ್ಷಾಣಾಂ ಮದ್ಯೇ ದೀರ್ಘಪರಿಚ್ಛದಪರಿಹಿತಃ ಸುವರ್ಣಶೃಂಗ್ಬಲೇನ ವೇಷ್ಟಿತವಕ್ಷಶ್ಚ ಮನುಷ್ಯಮೃತಾಕೃತಿರೇಕೋ ಜನಸ್ತಿಷ್ಯತಿ, 14 ತಸ್ಯ ಶಿರಃ ಕೇಶಶ್ಚ ಶ್ವೇತಮೇಷಲೋಮಾನೀವ ಹಿಮವತ್ ಶ್ರೇತೌ ಲೋಚನೇ ವಹ್ನಿಶಿಖಾಸಮೇ 15 ಚರಣೌ ವಹ್ನಿಕುಕ್ಷೇತಾಶಿತಸುಖಿತ್ವಲಸದೃಶೌ ರವಶ್ಚ ಬಹುತೋಯಾನಾಂ ರವತುಲ್ಯಃ | 16 ತಸ್ಯ ದಕ್ಷಿಣಹಸ್ತೇ ಸಪ್ತ ತಾರಾ ವಿದ್ಯಂತೇ ವಕ್ತ್ರಾಚ್ಚ ತೀಕ್ಷ್ಣೋ ದ್ವಿಧಾರಃ ಖಬ್ಜೋ ನಿರ್ಗಚ್ಛತಿ ಮುಖಮಣ್ಣಲಞ್ಚ ಸ್ವತೇಜಸಾ ದೇದೀಪ್ಯಮಾನಸ್ಯ ಸೂರ್ಯಸ್ಯ ಸದೃಶಂ | 17 ತಂ ದೃಷ್ಟ್ವಾಹಂ ಮೃತಕಲ್ಪವೃಕ್ಷರಣೇ ಪತಿತಸ್ತತಃ ಸ್ವದಕ್ಷಿಣಕರಂ ಮಯಿ ನಿಧಾಯ ತೇನೋಕ್ತಮ್ ಮಾ ಭೈಷೀಃ; ಅಹಮ್ ಅದಿರನ್ತಶ್ಚ | 18 ಅಹಮ್ ಅಮರಸ್ಥಧಾಪಿ ಮೃತವಾನ್ ಕಿನು ಪಶ್ಯಾಹಮ್ ಅನನ್ತಕಾಲಂ ಯಾವತ್

ಜೀವಾಮಿ | ಅಮೇನ್ | ಮೃತ್ಯೋಃ ಪರಲೋಕಸ್ಯ ಚ ಕುಚ್ಛಿಕಾ ಮಮ ಹಸ್ತಗತಾಃ | (aiṛṇ 9165, Hadēs 986) 19 ಅತೋ ಯದ್ ಭವತಿ ಯಚ್ಚೇತಃ ಪರಂ ಭವಿಷ್ಯತಿ ತ್ವಯಾ ದೃಷ್ಟಂ ತತ್ ಸರ್ವಂ ಲಿಖಿತಾಂ | 20 ಮಮ ದಕ್ಷಿಣಹಸ್ತೇ ಸ್ಥಿತಾ ಯಾಃ ಸಪ್ತ ತಾರಾ ಯೇ ಚ ಸ್ವರ್ಣಮಯಾಃ ಸಪ್ತ ದೀಪವೃಕ್ಷಾಸ್ತಯಾ ದೃಷ್ಟಾಸ್ತತ್ರಾರ್ಯಮಿದಂ ತಾಃ ಸಪ್ತ ತಾರಾಃ ಸಪ್ತ ಸಮಿತೀನಾಂ ದೂತಾಃ ಸುವರ್ಣಮಯಾಃ ಸಪ್ತ ದೀಪವೃಕ್ಷಾಶ್ಚ ಸಪ್ತ ಸಮಿತಯಃ ಸನ್ತಿ |

2 ಇಫಿಷಸ್ಥಸಮಿತೇ ದೂತಂ ಪ್ರತಿ ತ್ವಮ್ ಇದಂ ಲಿಖ; ಯೋ ದಕ್ಷಿಣಕರೇಣ ಸಪ್ತ ತಾರಾ ಧಾರಯತಿ ಸಪ್ತಾನ್ವಾಂ ಸುವರ್ಣದೀಪವೃಕ್ಷಾಣಾಂ ಮದ್ಯೇ ಗಮನಾಗಮನೇ ಕರೋತಿ ಚ ತೇನೇದಮ್ ಉಚ್ಯತೇ | 2 ತವ ಕ್ರಿಯಾಃ ಶ್ರಮಃ ಸಹಿಷ್ಣುತಾ ಚ ಮಮ ಗೋಚರಾಃ, ತ್ವಂ ದುಷ್ಣಾನ್ ಸೋಢುಂ ನ ಶಕ್ನೋಷಿ ಯೇ ಚ ಪ್ರೇರಿತಾ ನ ಸನ್ತಃ ಸ್ವಾನ್ ಪ್ರೇರಿತಾನ್ ವದನ್ತಿ ತ್ವಂ ತಾನ್ ಪರೀಕ್ಷ್ಯ ಮೃಷಾಭಾಷಿಣೋ ವಿಜ್ಞಾತವಾನ್, 3 ಅಪರಂ ತ್ವಂ ತಿತಿಕ್ಷಾಂ ವಿಧಧಾಸಿ ಮಮ ನಾಮಾರ್ಥಂ ಬಹು ಸೋಢವಾನಸಿ ತಥಾಪಿ ನ ಪರ್ಯುಕ್ತಾಮ್ಯಸ್ತದಪಿ ಜಾನಾಮಿ | 4 ಕಿಞ್ಚ ತವ ವಿರುದ್ಧಂ ಮಯೈತತ್ ವಕ್ತವ್ಯಂ ಯತ್ ತವ ಪ್ರಥಮಂ ಪ್ರೇಮ ತ್ವಯಾ ವ್ಯಹೀಯತ | 5 ಅತಃ ಕುತಃ ಪತಿತೋ ಽಸಿ ತತ್ ಸ್ಮೃತ್ವಾ ಮನಃ ಪರಾವರ್ತ್ಯ ಪೂರ್ವೀಯಕ್ರಿಯಾಃ ಕುರು ನ ಚೇತ್ ತ್ವಯಾ ಮನಸಿ ನ ಪರಿವರ್ತಿತೇ ಽಹಂ ತೂರ್ಣಮ್ ಅಗತ್ಯ ತವ ದೀಪವೃಕ್ಷಂ ಸ್ವಸ್ಥಾನಾದ್ ಅಪಸಾರಯಿಷ್ಯಾಮಿ | 6 ತಥಾಪಿ ತವೇಷ ಗುಣೋ ವಿದ್ಯತೇ ಯತ್ ನೀಕಲಾಯತೀಯಲೋಕಾನಾಂ ಯಾಃ ಕ್ರಿಯಾ ಅಹಮ್ ಋತೀಯೇ ತಾಸ್ತಮಪಿ ಋತೀಯಮೇ | 7 ಯಸ್ಯ ಶ್ರೋತ್ರಂ ವಿದ್ಯತೇ ಸ ಸಮಿತೀಃ ಪ್ರತ್ಯುಚ್ಯಮಾನಾಮ್ ಆತ್ಮನಃ ಕಥಾಂ ಶೃಣೋತು | ಯೋ ಜನೋ ಜಯತಿ ತಸ್ಮಾ ಅಹಮ್ ಈಶ್ವರಸ್ಮಾರಾಮಸ್ವಜೀವನತರೋಃ ಫಲಂ ಭೋಕ್ತುಂ ದಾಸ್ಯಾಮಿ | 8 ಅಪರಂ ಸ್ಮುರ್ತಾಸ್ಥಸಮಿತೇ ದೂತಂ ಪ್ರತೀದಂ ಲಿಖ; ಯ ಅದಿರನ್ತಶ್ಚ ಯೋ ಮೃತವಾನ್ ಪುನರ್ಜೀವಿತವಾಂಶ್ಚ ತೇನೇದಮ್ ಉಚ್ಯತೇ, 9 ತವ ಕ್ರಿಯಾಃ ಕ್ಲೇಶೋ ದೈನ್ಯಞ್ಚ ಮಮ ಗೋಚರಾಃ ಕಿನು ತ್ವಂ ಧನವಾನಸಿ ಯೇ ಚ ಯಿಹೂದೀಯಾ ನ ಸನ್ತಃ ಶಯತಾನಸ್ಯ ಸಮಾಜಾಃ ಸನ್ತಿ ತಥಾಪಿ ಸ್ವಾನ್ ಯಿಹೂದೀಯಾನ್ ವದನ್ತಿ ತೇಷಾಂ ನಿನ್ಯಾಮಪ್ಯಹಂ ಜಾನಾಮಿ | 10 ತ್ವಯಾ ಯೋ ಯಃ ಕ್ಲೇಶಃ ಸೋಢವ್ಯಸ್ತಸ್ಮಾತ್ ಮಾ ಭೈಷೀಃ ಪಶ್ಯ ಶಯತಾನೋ ಯುಷ್ಮಾಕಂ ಪರೀಕ್ಷಾರ್ಥಂ ಕಾಂಕ್ಷಿತ್ ಕಾರಾಯಾಂ ನಿಕ್ಷೇಪ್ಯತಿ ದಶ ದಿನಾನಿ ಯಾವತ್ ಕ್ಲೇಶೋ ಯುಷ್ಮಾಸು ವರ್ತಿಷ್ಯತೇ ಚ | ತ್ವಂ ಮೃತ್ಯುಪರ್ಯಂತಂ ವಿಶ್ವಾಸ್ಯೋ ಭವ ತೇನಾಹಂ ಜೀವನಕಿರೀಟಂ ತುಭ್ಯಂ ದಾಸ್ಯಾಮಿ | 11 ಯಸ್ಯ ಶ್ರೋತ್ರಂ ವಿದ್ಯತೇ ಸ ಸಮಿತೀಃ ಪ್ರತ್ಯುಚ್ಯಮಾನಾಮ್ ಆತ್ಮನಃ ಕಥಾಂ ಶೃಣೋತು | ಯೋ ಜಯತಿ ಸ ದ್ವಿತೀಯಮೃತ್ಯುನಾ ನ ಹಿಂಸಿಷ್ಯತೇ | 12 ಅಪರಂ ಪರ್ಗಾಮಸ್ಥಸಮಿತೇ ದೂತಂ ಪ್ರತೀದಂ ಲಿಖ, ಯಸ್ಮೀಕ್ಷ್ಣಂ ದ್ವಿಧಾರಂ ಖಬ್ಜಂ ಧಾರಯತಿ ಸ ಏವ ಭಾಷತೇ | 13 ತವ ಕ್ರಿಯಾ ಮಮ ಗೋಚರಾಃ, ಯಶ್ಚ ಶಯತಾನಸ್ಯ ಸಿಂಹಾಸನಂ ತತ್ರೈವ ತ್ವಂ ವಸಸಿ ತದಪಿ ಜಾನಾಮಿ | ತ್ವಂ ಮಮ ನಾಮ ಧಾರಯಸಿ ಮದ್ಯಕ್ಷೇರಸ್ವೀಕಾರಸ್ತಯಾ ನ ಕೃತೋ ಮಮ ವಿಶ್ವಾಸ್ಯಸಾಕ್ಷಿಣ ಆನ್ವಿಪಾಃ ಸಮಯೇ ಽಪಿ ನ ಕೃತಃ | ಸ ತು ಯುಷ್ಮನ್ಮದ್ಯೇ ಽಘಾನಿ ಯತಃ ಶಯತಾನಸ್ತತ್ರೈವ ನಿವಸತಿ | 14 ತಥಾಪಿ ತವ ವಿರುದ್ಧಂ ಮಮ ಕಿಞ್ಚಿದ್ ವಕ್ತವ್ಯಂ ಯತೋ ದೇವಪ್ರಸಾದಾದನಯ ಪರದಾರಗಮನಾಯ

ಚೇಸ್ರಾಯೇಲಃ ಸನ್ತಾನಾನಾಂ ಸಮ್ಬಲ ಉನ್ಮಾಧಂ ಸ್ಥಾಪಯಿತುಂ ಬಾಲಾಕ್ ಯೇನಾಶಿಕ್ವತ ತಸ್ಯ ಬಿಲಿಯಮಃ ಶಿಕ್ಷಾವಲಮ್ಬಿನಸ್ತವ ಕೇಚಿತ್ ಜನಾಸ್ತತ್ರ ಸನ್ತಿ | 15 ತಥಾ ನೀಕಲಾಯತೀಯಾನಾಂ ಶಿಕ್ಷಾವಲಮ್ಬಿನಸ್ತವ ಕೇಚಿತ್ ಜನಾ ಅಪಿ ಸನ್ನಿ ತದೇವಾಹವ್ ಋತೀಯೇ | 16 ಅತೋ ಹೇತೋಸ್ತಂ ಮನಃ ಪರಿವತ್ಸಯ ನ ಚೇದಹಂ ತ್ವರಯಾ ತವ ಸಮೀಪಮಪಸ್ಥಾಯ ಮದ್ವಕ್ಸ್ಯಖಜ್ಜೇನ ತೈಃ ಸಹ ಯೋತ್ಸ್ಯಾಮಿ | 17 ಯಸ್ಯ ಶ್ರೋತ್ರಂ ವಿದ್ಯತೇ ಸ ಸಮಿತೀಃ ಪ್ರತ್ಯುಚ್ಯಮಾನಾಮ್ ಆತ್ಮನಃ ಕಥಾಂ ಶೃಣೋತು | ಯೋ ಜನೋ ಜಯತಿ ತಸ್ಮಾ ಅಹಂ ಗುಪ್ತಮಾನ್ಮಾಂ ಭೋಕ್ತುಂ ದಾಸ್ಯಾಮಿ ಶುಭ್ರಪ್ರಸರಮಪಿ ತಸ್ಮೈ ದಾಸ್ಯಾಮಿ ತತ್ರ ಪ್ರಸರೇ ನೂತನಂ ನಾಮ ಲಿಖಿತಂ ತಚ್ಚ ಗ್ರಹೀತಾರಂ ವಿನಾ ನಾನ್ಯೇನ ಕೇನಾಪ್ಯವಗ್ಮತೇ | 18 ಅಪರಂ ಧುಯಾತೀರಾಸ್ತಸಮಿತೇ ದೂರತಂ ಪ್ರತೀದಂ ಲಿಖಿ | ಯಸ್ಯ ಲೋಚನೇ ವಪ್ಪಿಶಿಖಾಸದೃಶೇ ಚರಣೌ ಚ ಸುಪಿತೃಲಸಜ್ಯೌಶೌ ಸ ಈಶ್ವರಪುತ್ರೋ ಭಾಷತೇ, 19 ತವ ಕ್ರಿಯಾಃ ಪ್ರೇಮ ವಿಶ್ವಾಸಃ ಪರಿಚರ್ಯಾ ಸಹಿಷ್ಣುತಾ ಚ ಮಮ ಗೋಚರಾಃ, ತವ ಪ್ರಥಮಕ್ರಿಯಾಭ್ಯಃ ಶೇಷಕ್ರಿಯಾಃ ಶ್ರೇಷ್ಠಾಸ್ತದಪಿ ಜಾನಾಮಿ | 20 ತಥಾಪಿ ತವ ವಿರುದ್ಧಂ ಮಯಾ ಕಿಂಚಿದ್ ವಕ್ತವ್ಯಂ ಯತೋ ಯಾ ಈಷೇಲಬ್ಧಾಮಿಕಾ ಯೋಷಿತ್ ಸ್ತಾಂ ಭವಿಷ್ಯದ್ವಾದಿನೀಂ ಮನ್ಯತೇ ವೇಶ್ಯಾಗಮನಾಯ ದೇವಪ್ರಸಾದಾಶನಾಯ ಚ ಮಮ ದಾಸಾನ್ ಶಿಕ್ಷಯತಿ ಭ್ರಾಮಯತಿ ಚ ಸಾ ತ್ವಯಾ ನ ನಿವಾರ್ಯತೇ | 21 ಅಹಂ ಮನಃಪರಿವತ್ಸನಾಯ ತಸ್ಮೈ ಸಮಯಂ ದತ್ತವಾನ್ ಕಿನ್ಯು ಸಾ ಸ್ತ್ರೀಯವೇಶ್ಯಾಕ್ರಿಯಾತೋ ಮನಃಪರಿವತ್ಸಯಿತುಂ ನಾಭಿಲಷತಿ | 22 ಪಶ್ಯಾಹಂ ತಾಂ ಶಯ್ಯಾಯಾಂ ನಿಕ್ಷೇಪ್ಯಾಮಿ, ಯೇ ತಯಾ ಸಾರ್ಧಂ ವೃಭಿಚಾರಂ ಕುರ್ವಂತಿ ತೇ ಯದಿ ಸ್ತಕ್ರಿಯಾಭ್ಯೋ ಮನಾಂಸಿ ನ ಪರಾವರ್ತಯಂತಿ ತರ್ಹಿ ತಾನಪಿ ಮಹಾಕ್ಲೇಶೇ ನಿಕ್ಷೇಪ್ಯಾಮಿ 23 ತಸ್ಯಾಃ ಸನ್ತಾನಾಂಶ್ಚ ಮೃತ್ಯುನಾ ಹನಿಷ್ಯಾಮಿ | ತೇನಾಹವ್ ಅನ್ಯೇಕರಣಾನಾಂ ಮನಸಾ ಇಹಾನುಸನ್ಮಾನಕಾರೀ ಯುಷ್ಮಾಕಮೇಕೈಕಸ್ಮೈ ಚ ಸ್ತಕ್ರಿಯಾಣಾಂ ಫಲಂ ಮಯಾ ದಾತವ್ಯಮಿತಿ ಸರ್ವಾಃ ಸಮಿತಯೋ ಜ್ಞಾಸ್ಯಂತಿ | 24 ಅಪರಮ್ ಅವಶಿಷ್ಯಾನ್ ಧುಯಾತೀರಸ್ತಲೋಕಾನ್ ಅರ್ಥತೋ ಯಾವನ್ತಸ್ತಾಂ ಶಿಕ್ಷಾಂ ನ ಧಾರಯಂತಿ ಯೇ ಚ ಕ್ಷಿಪ್ತೈಶ್ಚ ಶಯತಾನಸ್ಯ ಗಮ್ಯೇರಾರ್ಥಾ ಉಚ್ಯಂತೇ ತಾನ್ ಯೇ ನಾವಗತವನ್ತಸ್ತಾನಹಂ ವದಾಮಿ ಯುಷ್ಮಾಸು ಕಮಪ್ಯಪರಂ ಭಾರಂ ನಾರೋಪಯಿಷ್ಯಾಮಿ; 25 ಕಿನ್ತು ಯದ್ ಯುಷ್ಮಾಕಂ ವಿದ್ಯತೇ ತತ್ ಮಮಾಗಮನಂ ಯಾವದ್ ಧಾರಯತ | 26 ಯೋ ಜನೋ ಜಯತಿ ಶೇಷಪರ್ಯಂತಂ ಮಮ ಕ್ರಿಯಾಃ ಪಾಲಯತಿ ಚ ತಸ್ಮಾ ಅಹವ್ ಅನ್ಯಜಾತೀಯಾನಾಮ್ ಅಧಿಪತ್ಯಂ ದಾಸ್ಯಾಮಿ; 27 ಪಿತೃತೋ ಮಯಾ ಯದ್ವತ್ ಕರ್ತೃತ್ವಂ ಲಬ್ಧಂ ತದ್ವತ್ ಸೋ ಽಪಿ ಲೌಹದಕ್ಷೇನ ತಾನ್ ಚಾರಯಿಷ್ಯತಿ ತೇನ ಮೃದ್ಧಾಜನಾನೀವ ತೇ ಚೂರ್ಣಾ ಭವಿಷ್ಯಂತಿ | 28 ಅಪರಮ್ ಅಹಂ ತಸ್ಮೈ ಪ್ರಭಾತೀಯತಾರಾಮ್ ಅಪಿ ದಾಸ್ಯಾಮಿ | 29 ಯಸ್ಯ ಶ್ರೋತ್ರಂ ವಿದ್ಯತೇ ಸ ಸಮಿತೀಃ ಪ್ರತ್ಯುಚ್ಯಮಾನಾಮ್ ಆತ್ಮನಃ ಕಥಾಂ ಶೃಣೋತು |

3 ಅಪರಂ ಸಾರ್ಧಸ್ತಸಮಿತೇ ದೂರತಂ ಪ್ರತೀದಂ ಲಿಖಿ, ಯೋ ಜನ ಈಶ್ವರಸ್ಯ ಸಪ್ರಾತ್ಯನಃ ಸಪ್ರ ತಾರಾಶ್ಚ ಧಾರಯತಿ ಸ ಏವ ಭಾಷತೇ, ತವ ಕ್ರಿಯಾ ಮಮ ಗೋಚರಾಃ, ತ್ವಂ ಜೀವದಾಖ್ಯೋ ಽಪಿ ತಥಾಪಿ ಮೃತೋ ಽಪಿ ತದಪಿ ಜಾನಾಮಿ | 2 ಪ್ರಬುದ್ಧೋ ಭವ, ಅವಶಿಷ್ಠಂ ಯದ್ಯತ್ ಮೃತಕಲ್ಪಂ

ತದಪಿ ಸಬಲೀಕುರು ಯತ ಈಶ್ವರಸ್ಯ ಸಾಕ್ಷಾತ್ ತವ ಕರ್ಮಾಣಿ ನ ಸಿದ್ಧಾಂತೀತಿ ಪ್ರಮಾಣಂ ಮಯಾ ಪ್ರಾಪ್ತಂ | 3 ಅತಃ ಕೀದೃಶೀಂ ಶಿಕ್ಷಾಂ ಲಬ್ಧವಾನ್ ಶ್ರುತವಾಶ್ಚಾಪಿ ತತ್ ಸ್ಮರನ್ ತಾಂ ಪಾಲಯ ಸ್ತಮನಃ ಪರಿವತ್ಸಯ ಚ | ಚೇತ್ ಪ್ರಬುದ್ಧೋ ನ ಭವೇತ್ಸರ್ವ್ಹಕಂ ಸ್ತೇನ ಇವ ತವ ಸಮೀಪಮ್ ಉಪಸ್ಥಾಪ್ಯಾಮಿ ಕಿಂಚಿದ್ ಕಸ್ಮಿನ್ ದಕ್ಷಿಣೇ ಉಪಸ್ಥಾಪ್ಯಾಮಿ ತನ್ನ ಜ್ಞಾಸ್ಯಂತಿ | 4 ತಥಾಪಿ ಯೈಃ ಸ್ವವಾಸಾಂಸಿ ನ ಕಲಜೈತಾನಿ ತಾದ್ಯಶಾಃ ಕತಿಪಯಲೋಕಾಃ ಸಾರ್ಧಿನಗರೇ ಽಪಿ ತವ ವಿದ್ಯಂತೇ ತೇ ಶುಭ್ರಪರಿಚ್ಛದೈ ಮಮ ಸಜ್ಜೇ ಗಮನಾಗಮನೇ ಕರಿಷ್ಯಂತಿ ಯತಸ್ತೇ ಯೋಗ್ಯಾಃ | 5 ಯೋ ಜನೋ ಜಯತಿ ಸ ಶುಭ್ರಪರಿಚ್ಛದಂ ಪರಿಧಾಪಯಿಷ್ಯಂತೇ, ಅಹವ್ಜು ಜೀವನಗ್ರನ್ಥಾತ್ ತಸ್ಯ ನಾಮ ನಾನ್ಯರ್ಥಪಯಿಷ್ಯಾಮಿ ಕಿನ್ಯು ಮತ್ತಿತಾಃ ಸಾಕ್ಷಾತ್ ತಸ್ಯ ದೂತಾನಾಂ ಸಾಕ್ಷಾಚ್ಚ ತಸ್ಯ ನಾಮ ಸ್ತ್ರೀಕರಿಷ್ಯಾಮಿ | 6 ಯಸ್ಯ ಶ್ರೋತ್ರಂ ವಿದ್ಯತೇ ಸ ಸಮಿತೀಃ ಪ್ರತ್ಯುಚ್ಯಮಾನಾಮ್ ಆತ್ಮನಃ ಕಥಾಂ ಶೃಣೋತು | 7 ಅಪರಂಫಿಲಾದಿಲ್ಲಿಯಾಸ್ತಸಮಿತೇ ದೂರತಂ ಪ್ರತೀದಂ ಲಿಖಿ, ಯಃ ಪವಿತ್ರಃ ಸತ್ಯಮಯಶ್ಚಾಸ್ತಿ ದಾಯೂದಃ ಕುಚೈಕಾಂ ಧಾರಯತಿ ಚ ಯೇನ ಮೋಚಿತೇ ಽಪರಃ ಕೋಽಪಿ ನ ರುಣದ್ಧಿ ರುದ್ಧೇ ಚಾಪರಃ ಕೋಽಪಿ ನ ಮೋಚಯತಿ ಸ ಏವ ಭಾಷತೇ | 8 ತವ ಕ್ರಿಯಾ ಮಮ ಗೋಚರಾಃ ಪಶ್ಯ ತವ ಸಮೀಪೇ ಽಹಂ ಮುಕ್ತಂ ದ್ವಾರಂ ಸ್ಥಾಪಿತವಾನ್ ತತ್ ಕೇನಾಪಿ ರೋದ್ಧುಂ ನ ಶಕ್ಯತೇ ಯತಸ್ತವಾಲ್ಪಂ ಬಲಮಾಸ್ತೇ ತಥಾಪಿ ತ್ವಂ ಮಮ ವಾಕ್ಯಂ ಪಾಲಿತವಾನ್ ಮಮ ನಾಖ್ಯೋ ಽಸ್ತ್ರೀಕಾರಂ ನ ಕೃತವಾಂಶ್ಚ | 9 ಪಶ್ಯ ಯಿಹೂದೀಯಾ ನ ಸನ್ದೋ ಯೇ ಮೃಷಾವಾದಿನಃ ಸ್ತಾನ್ ಯಿಹೂದೀಯಾನ್ ವದಂತಿ ತೇಷಾಂ ಶಯತಾನಸಮಾಜೀಯಾನಾಂ ಕಾಂಕ್ಷಿನ್ ಅಹವ್ ಅನೇಷ್ಯಾಮಿ ಪಶ್ಯ ತೇ ಮದಾಜ್ಞಾತ ಆಗತ್ಯ ತವ ಚರಣಯೋಃ ಪ್ರಣಂಸಂತಿ ತ್ವಚ್ಚ ಮಮ ಪ್ರಿಯೋ ಽನೀತಿ ಜ್ಞಾಸ್ಯಂತಿ | 10 ತ್ವಂ ಮಮ ಸಹಿಷ್ಣುತಾಸೂಚಕಂ ವಾಕ್ಯಂ ರಕ್ಷಿತವಾನಸಿ ತತ್ಕಾರಣಾತ್ ಪೃಥಿವೀನಿವಾಸಿನಾಂ ಪರೀಕ್ಷಾರ್ಥಂ ಕೃತ್ವಂ ಜಗದ್ ಯೇನಾಗಾಯಿಪರೀಕ್ಷಾದಿನೇನಾಕ್ರಮಿಷ್ಯತೇ ತಸ್ಮಾದ್ ಅಹಮಪಿ ತ್ವಾಂ ರಕ್ಷಿಷ್ಯಾಮಿ | 11 ಪಶ್ಯ ಮಯಾ ಶೀಘ್ರಮ್ ಆಗನ್ತವ್ಯಂ ತವ ಯದಸ್ತಿ ತತ್ ಧಾರಯ ಕೋ ಽಪಿ ತವ ಕಿರೀಟಂ ನಾಪಹತು | 12 ಯೋ ಜನೋ ಜಯತಿ ತಮಹಂ ಮದೀಯೇಶ್ವರಸ್ಯ ಮನ್ನಿರೇ ಸ್ವಮ್ಯಂ ಕೃತ್ವಾ ಸ್ಥಾಪಯಿಷ್ಯಾಮಿ ಸ ಪುನ ನ್ನ ನಿರ್ಗಮಿಷ್ಯತಿ | ಅಪರಂಫಿಲಾದಿಲ್ಲಿಯಾಸ್ತಸಮಿತೇ ದೂರತಂ ಪ್ರತೀದಂ ಲಿಖಿ, ಯಃ ಪವಿತ್ರಃ ಸತ್ಯಮಯಶ್ಚ ಸಾಕ್ಷೀ, ಈಶ್ವರಸ್ಯ ಸೃಷ್ಟೇರಾದಿಶ್ಚಾಸ್ತಿ ಸ ಏವ ಭಾಷತೇ | 15 ತವ ಕ್ರಿಯಾ ಮಮ ಗೋಚರಾಃ ತ್ವಂ ಶೀತೋ ನಾಸಿ ತಪ್ರೋ ಽಪಿ ನಾಸೀತಿ ಜಾನಾಮಿ | 16 ತವ ಶೀತತ್ವಂ ತಪ್ತತ್ವಂ ವಾ ವರಂ ಭವೇತ್, ಶೀತೋ ನ ಭೂತ್ವಾ ತಪ್ರೋ ಽಪಿ ನ ಭೂತ್ವಾ ತ್ವಮೇವಮ್ಬೂತಃ ಕರೂಷ್ಣೋ ಽಪಿ ತತ್ಕಾರಣಾತ್ ಅಹಂ ಸ್ವಮುಖಾತ್ ತ್ವಾಮ್ ಉದ್ಯಮಿಷ್ಯಾಮಿ | 17 ಅಹಂ ಧನೀ ಸಮೃದ್ಧಶ್ಚಾಸ್ತಿ ಮಮ ಕಸ್ಯಾಪ್ಯಭಾವೋ ನ ಭವತೀತಿ ತ್ವಂ ವದಸಿ ಕಿನ್ಯು ತ್ವಮೇವ ದುಃಖಾತ್ಕೋ ದುರ್ಗತೋ ದರಿದ್ರೋ ಽನ್ದೋ ನನ್ಶಾಸ್ತಿ ತತ್ ತ್ವಯಾ ನಾವಗಮ್ಯತೇ | 18 ತ್ವಂ ಯದ್ ಧನೀ ಭವೇತ್ಸದರ್ಥಂ ಮತ್ತೋ ವಹ್ನಿ ತಾಪಿತಂ ಸುವರ್ಣಂ ಕ್ರೀಣೀಪಿ

ನಗ್ನತಾತ್ ತವ ಲಜ್ಜಾ ಯನ್ನ ಪ್ರಕಾಶೇತ ತದರ್ಥಂ ಪರಿಧಾನಾಯ ಮತಃ
ಶುಭ್ರವಾಸಾಂಸಿ ಕ್ರೀಣೀಹಿ ಯಚ್ಚ ತವ ದೃಷ್ಟಿಃ ಪ್ರಸನ್ನಾ ಭವೇತ್ ತದರ್ಥಂ
ಚಕ್ಷುರ್ಲೇಪನಾಯಾಚ್ಚನಂ ಮತಃ ಕ್ರೀಣೀಹೀತಿ ಮಮ ಮನ್ವಣಾ | 19
ಯೇಷ್ವಹಂ ಪ್ರೀಯೇ ತಾನ್ ಸರ್ವಾನ್ ಭರ್ತೃಯಾಮಿ ಶಾಸ್ತ್ರಿ ಚ, ಅತಸ್ತಮ್
ಉದ್ಯಮಂ ವಿಧಾಯ ಮನಃ ಪರಿವತ್ಸಯ | 20 ಪಶ್ಯಾಹಂ ದ್ವಾರಿ ತಿಷ್ಠನ್
ತದ್ ಆಹನ್ನಿ ಯದಿ ಕಶ್ಚಿತ್ ಮಮ ರವಂ ಶ್ರುತ್ವಾ ದ್ವಾರಂ ಮೋಚಯತಿ
ತರ್ಹ್ಯಹಂ ತಸ್ಯ ಸನ್ನಿಧಿಂ ಪ್ರವಿಶ್ಯ ತೇನ ಸಾರ್ಧಂ ಭೋಕ್ತೃ ಸೋ ಽಪಿ
ಮಯಾ ಸಾರ್ಧಂ ಭೋಕ್ತೃತೇ | 21 ಅಪರಮಹಂ ಯಥಾ ಜಿತವಾನ್
ಮಮ ಪಿತ್ರಾ ಚ ಸಹ ತಸ್ಯ ಸಿಂಹಾಸನ ಉಪವಿಷ್ಯಶ್ಚಾಸ್ತಿ, ತಥಾ ಯೋ ಜನೋ
ಜಯತಿ ತಮಹಂ ಮಯಾ ಸಾರ್ಧಂ ಮತ್ತಿಂಹಾಸನ ಉಪವೇಶಯಿಷ್ಯಾಮಿ |
22 ಯಸ್ಯ ಶ್ರೋತ್ರಂ ವಿದ್ಯತೇ ಸ ಸಮಿತೀಃ ಪ್ರತ್ಯುಚ್ಯಮಾನಮ್ ಆತ್ಮನಃ
ಕಥಾಂ ಶೃಣೋತು |

4 ತತಃ ಪರಂ ಮಯಾ ದೃಷ್ಟಿಪಾತಂ ಕೃತ್ವಾ ಸ್ವರ್ಗೇ ಮುಕ್ತಂ ದ್ವಾರಮ್ ಏಕಂ
ದೃಷ್ಟಂ ಮಯಾ ಸಹಭಾಷಮಾಣಸ್ಯ ಚ ಯಸ್ಯ ತೂರಿವಾದ್ಯತುಲ್ಯೋ
ರವಃ ಪೂರ್ವಂ ಶ್ರುತಃ ಸ ಮಾಮ್ ಅವೋಚತ್ ಸ್ಥಾನಮೇತದ್
ಆರೋಹಯ, ಇತಃ ಪರಂ ಯೇನ ಯೇನ ಭವಿತವ್ಯಂ ತದಹಂ
ತ್ವಾಂ ದರ್ಶಯಿಷ್ಯೇ | 2 ತೇನಾಹಂ ತತ್ಕ್ಷಣಾದ್ ಆತ್ಮಾವಿಷ್ಟೋ ಭೂತ್ವಾ
ಽಪಶ್ಯಂ ಸ್ವರ್ಗೇ ಸಿಂಹಾಸನಮೇಕಂ ಸ್ಥಾಪಿತಂ ತತ್ರ ಸಿಂಹಾಸನೇ
ಏಕೋ ಜನ ಉಪವಿಷ್ಟೋ ಽಸ್ತಿ | 3 ಸಿಂಹಾಸನೇ ಉಪವಿಷ್ಟಸ್ಯ
ತಸ್ಯ ಜನಸ್ಯ ರೂಪಂ ಸೂರ್ಯಕಾನಮಣೇಃ ಪ್ರವಾಲಸ್ಯ ಚ ತುಲ್ಯಂ
ತತ್ ಸಿಂಹಾಸನಾನ್ಯ ಮರಕತಮಣಿವದ್ರೂಪವಿಶಿಷ್ಟೇನ ಮೇಘಧನುಷಾ
ವೇಷ್ಟಿತಂ | 4 ತಸ್ಯ ಸಿಂಹಾಸನೇ ಚತುರ್ವಿಕ್ಷು ಚತುರ್ವಿಂಶತಿ ಸಿಂಹಾಸನಾನಿ
ತಿಷ್ಠನ್ತಿ ತೇಷು ಸಿಂಹಾಸನೇಷು ಚತುರ್ವಿಂಶತಿ ಪ್ರಾಚೀನಲೋಕಾ
ಉಪವಿಷ್ಯಾಸ್ಯ ಶುಭ್ರವಾಸಃಪರಿಹಿತಾಸ್ತೇಷಾಂ ಶಿರಾಂಸಿ ಚ ಸುವರ್ಣಕಿರೀಟೈ
ಭೂಷಿತಾನಿ | 5 ತಸ್ಯ ಸಿಂಹಾಸನಸ್ಯ ಮಧ್ಯಾತ್ ತಡಿಶೋ ರವಾಃ
ಸ್ವನಿತಾನಿ ಚ ನಿರ್ಗಚ್ಯನ್ತಿ ಸಿಂಹಾಸನಸ್ಯಾನಿಕೇ ಚ ಸಪ್ತ ದೇವಾ ಜ್ವಲನ್ತಿ ತ
ಈಶ್ವರಸ್ಯ ಸಪ್ತಾತ್ಮಾನಃ | 6 ಅಪರಂ ಸಿಂಹಾಸನಸ್ಯಾನಿಕೇ ಸ್ವಟಿಕತುಲ್ಯಃ
ಕಾಚಮಯೋ ಜಲಾಶಯೋ ವಿದ್ಯತೇ, ಅಪರಮ್ ಅಗ್ರತಃ ಪಶ್ಚಾಚ್ಚ
ಬಹುಚಕ್ಷುಷ್ಯನ್ತಶ್ಚತ್ವಾರಃ ಪ್ರಾಣಿನಃ ಸಿಂಹಸನಸ್ಯ ಮಧ್ಯೇ ಚತುರ್ವಿಕ್ಷು ಚ
ವಿದ್ಯನ್ತೇ | 7 ತೇಷಾಂ ಪ್ರಥಮಃ ಪ್ರಾಣೀ ಸಿಂಹಾಕಾರೋ ದ್ವಿತೀಯಃ ಪ್ರಾಣೀ
ಗೋವಾತ್ಮಾಕಾರಸ್ಯತೀಯಃ ಪ್ರಾಣೀ ಮನುಷ್ಯವದ್ದನವಿಶಿಷ್ಟಶ್ಚತುರ್ಥಶ್ಚ
ಪ್ರಾಣೀ ಉಡ್ಡೀಯಮಾನಕುರರೋಪಮಃ | 8 ತೇಷಾಂ ಚತುರ್ಣಾಮ್
ಏಕೈಕಸ್ಯ ಪ್ರಾಣಿನಃ ಷಟ್ ಪಕ್ಷಾಃ ಸನ್ತಿ ತೇ ಚ ಸರ್ವಾಃಪ್ರಾಣಿಭ್ಯಃಪ್ರವೃತ್ತೇ ಚ
ಬಹುಚಕ್ಷುರ್ವಿಶಿಷ್ಟಾಃ, ತೇ ದಿವಾನಿಶಂ ನ ವಿಶ್ರಾಮ್ಯ ಗದನ್ತಿ ಪವಿತ್ರಃ
ಪವಿತ್ರಃ ಪವಿತ್ರಃ ಸರ್ವಶಕ್ತಿಮಾನ್ ವತ್ಸರಮಾನೋ ಭೂತೋ ಭವಿಷ್ಯಂಶ್ಚ
ಪ್ರಭುಃ ಪರಮೇಶ್ವರಃ | 9 ಇತ್ಯಂ ತೈಃ ಪ್ರಾಣಿಭಿಸ್ತಸ್ಯಾನನ್ವಜೀವಿನಃ
ಸಿಂಹಾಸನೋಪವಿಷ್ಟಸ್ಯ ಜನಸ್ಯ ಪ್ರಭಾವೇ ಗೌರವೇ ಧನ್ಯವಾದೇ ಚ
ಪ್ರಕೀರ್ತಿತೇ (aiṅ 165) 10 ತೇ ಚತುರ್ವಿಂಶತಿಪ್ರಾಚೀನಾ ಅಪಿ ತಸ್ಯ
ಸಿಂಹಾಸನೋಪವಿಷ್ಟಸ್ಯಾನಿಕೇ ಪ್ರಣಿನತ್ಯ ತಮ್ ಅನನ್ವಜೀವಿನಂ ಪ್ರಣಮನ್ತಿ
ಸ್ತ್ರೀಯಕಿರೀಟಾಂಶ್ಚ ಸಿಂಹಾಸನಸ್ಯಾನಿಕೇ ನಿಕ್ಷಿಪ್ಯ ವದನ್ತಿ, (aiṅ 165) 11 ಹೇ
ಪ್ರಭೋ ಈಶ್ವರಾಸ್ಮಾಕಂ ಪ್ರಭಾವಂ ಗೌರವಂ ಬಲಂ | ತ್ವಮೇವಾರ್ಹಸಿ

ಸಮ್ಯಾಪ್ತುಂ ಯತ್ ಸರ್ವ್ವಂ ಸಸ್ಯಜೇ ತ್ವಯಾ | ತವಾಭಿಲಾಷತಶ್ಚೈವ ಸರ್ವ್ವಂ
ಸಮೂಯ ನಿರ್ಮಮೇ | |

5 ಅನನ್ದರಂ ತಸ್ಯ ಸಿಹಾಸನೋಪವಿಷ್ಟಜನಸ್ಯ ದಕ್ಷಿಣಸ್ತೇ ಽನ್ತ ಬರ್ಹಿಶ್ಚ
ಲಿಖಿತಂ ಪತ್ರಮೇಕಂ ಮಯಾ ದೃಷ್ಟಂ ತತ್ ಸಪ್ತಮುದ್ರಾಭಿರಚ್ಚಿತಂ |
2 ತತ್ರಶ್ಚಾನ್ದ್ ಏಕೋ ಬಲವಾನ್ ದೂತೋ ದೃಷ್ಟಃ ಸ ಉಚ್ಯತೈಃ ಸ್ವರೇಣ
ವಾಚಮಿಮಾಂ ಘೋಷಯತಿ ಕಃ ಪತ್ರಮೇತದ್ ವಿವರೀತುಂ ತಮುದ್ರಾ
ಮೋಚಯಿತುಃಕೃಣ್ವಹತಿ? 3 ಕಿನ್ತು ಸ್ವರ್ಗಮರ್ತ್ಯಪಾತಾಲೇಷು ತತ್ ಪತ್ರಂ
ವಿವರೀತುಂ ನಿರೀಕ್ಷಿತುಃಕೃ ಕಸ್ಯಾಪಿ ಸಾಮರ್ಥ್ಯಂ ನಾಭವತ್ | 4 ಅತೋ
ಯಸ್ಯತ್ ಪತ್ರಂ ವಿವರೀತುಂ ನಿರೀಕ್ಷಿತುಃಕೃಣ್ವಹತಿ ತಾದೃಶಜನಸ್ಯಾಭಾವಾದ್
ಅಹಂ ಬಹು ರೋದಿತವಾನ್ | 5 ಕಿನ್ತು ತೇಷಾಂ ಪ್ರಾಚೀನಾನಾಮ್
ಏಕೋ ಜನೋ ಮಾಮವದತ್ ಮಾ ರೋದೀಃ ಪಶ್ಯ ಯೋ
ಯಿಹೂದಾವಂತೀಯಃ ಸಿಂಹೋ ದಾಯೂದೋ ಮೂಲಸ್ವರೂಪಶ್ಚಾಸ್ತಿ
ಸ ಪತ್ರಸ್ಯ ತಸ್ಯ ಸಪ್ತಮುದ್ರಾಣಾನ್ಯ ಮೋಚನಾಯ ಪ್ರಮೂತವಾನ್ | 6
ಅಪರಂ ಸಿಂಹಾಸನಸ್ಯ ಚತುರ್ಣಾಂ ಪ್ರಾಣಿನಾಂ ಪ್ರಾಚೀನವರ್ಗಸ್ಯ ಚ
ಮಧ್ಯ ಏಕೋ ಮೇಷಶಾವಕೋ ಮಯಾ ದೃಷ್ಟಃ ಸ ಛೇದಿತ ಇವ ತಸ್ಯ
ಸಪ್ತಶ್ಚಾಣಿ ಸಪ್ತಲೋಚನಾನಿ ಚ ಸನ್ನಿ ತಾನಿ ಕೃತ್ವಾನ್ ಪೃಥಿವೀಂ ಪ್ರೇಷಿತಾ
ಈಶ್ವರಸ್ಯ ಸಪ್ತಾತ್ಮಾನಃ | 7 ಸ ಉಪಾಗತ್ಯ ತಸ್ಯ ಸಿಂಹಾಸನೋಪವಿಷ್ಟಜನಸ್ಯ
ದಕ್ಷಿಣಕರಾತ್ ತತ್ ಪತ್ರಂ ಗೃಹೀತವಾನ್ | 8 ಪತ್ರೇ ಗೃಹೀತೇ
ಚತ್ತಾರಃ ಪ್ರಾಣಿನಶ್ಚತುರ್ವಿಂಶತಿಪ್ರಾಚೀನಾಶ್ಚ ತಸ್ಯ ಮೇಷಶಾವಕಸ್ಯಾನಿಕೇ
ಪ್ರಣಿಪತ್ಯನ್ತಿ ತೇಷಾಮ್ ಏಕೈಕಸ್ಯ ಕರಯೋ ವೀಣಾಂ ಸುಗನ್ನಿದವ್ಯೈಃ
ಪರಿಪೂರ್ಣಂ ಸ್ವರ್ಣಮಯಪಾತ್ರಾನ್ಯ ತಿಷ್ಠತಿ ತಾನಿ ಪವಿತ್ರಲೋಕಾನಾಂ
ಪಾರ್ಥನಾಸ್ವರೂಪಾಣಿ | 9 ಅಪರಂ ತೇ ನೂತನಮೇಕಂ ಗೀತಮಗಾಯನ್,
ಯಥಾ, ಗ್ರಹೀತುಂ ಪತ್ರಿಕಾಂ ತಸ್ಯ ಮುದ್ರಾ ಮೋಚಯಿತುಂ ತಥಾ |
ತ್ವಮೇವಾರ್ಹಸಿ ಯಸ್ಮಾತ್ ತ್ವಂ ಬಲಿವತ್ ಛೇದನಂ ಗತಃ | ಸರ್ವಾಭ್ಯೋ
ಜಾತಿಭಾಷಾಭ್ಯಃ ಸರ್ವಸ್ಮಾದ್ ವಂಶದೇಶತಃ | ಈಶ್ವರಸ್ಯ ಕೃತೇ ಽಸ್ಮಾನ್
ತ್ವಂ ಸ್ತ್ರೀಯರಕ್ತೇನ ಕ್ರೀತವಾನ್ | 10 ಅಸ್ಮದೇಶ್ವರಪಕ್ಷೇ ಽಸ್ಮಾನ್
ನ್ಯಪತೀನ್ ಯಾಜಕಾನಪಿ | ಕೃತವಾಂಸ್ತೇನ ರಾಜತ್ವಂ ಕರಿಷ್ಯಾಮೋ
ಮಹೀತಲೇ | | 11 ಅಪರಂ ನಿರೀಕ್ಷಮಾಣೇನ ಮಯಾ ಸಿಂಹಾಸನಸ್ಯ
ಪ್ರಾಣಿಚತುಷ್ಟಯಸ್ಯ ಪ್ರಾಚೀನವರ್ಗಸ್ಯ ಚ ಪರಿತೋ ಬಹೂನಾಂ ದೂತಾನಾಂ
ರವಃ ಶ್ರುತಃ, ತೇಷಾಂ ಸಂಖ್ಯಾ ಅಯುತಾಯುತಾನಿ ಸಹಸ್ರಸಹಸ್ರಾಣಿ
ಚ | 12 ತೈರುಚ್ಯುರಿದಮ್ ಉಕ್ತಂ, ಪರಾಕ್ರಮಂ ಧನಂ ಜ್ಞಾನಂ
ಶಕ್ತಿಂ ಗೌರವಮಾದರಂ | ಪ್ರಶಂಸಾಇಹಾಹತಿ ಪ್ರಾಪ್ತುಂ ಛೇದಿತೋ
ಮೇಷಶಾವಕಃ | | 13 ಅಪರಂ ಸ್ವರ್ಗಮರ್ತ್ಯಪಾತಾಲಸಾಗರೇಷು ಯಾನಿ
ವಿದ್ಯನ್ತೇ ತೇಷಾಂ ಸರ್ವೇಷಾಂ ಸೃಷ್ಟವಸ್ತೂನಾಂ ವಾಗಿಯಂ ಮಯಾ
ಶ್ರುತಾ, ಪ್ರಶಂಸಾಂ ಗೌರವಂ ಶೌರ್ಯಮ್ ಅಧಿಪತ್ಯಂ ಸನಾತನಂ |
ಸಿಂಹಸನೋಪವಿಷ್ಟಶ್ಚ ಮೇಷವತ್ಸಶ್ಚ ಗಚ್ಛಂತಾಂ | (aiṅ 165) 14 ಅಪರಂ
ತೇ ಚತ್ತಾರಃ ಪ್ರಾಣಿನಃ ಕಥಿವನ್ವಸ್ತಧಾಸು, ತತಶ್ಚತುರ್ವಿಂಶತಿಪ್ರಾಚೀನಾ
ಅಪಿ ಪ್ರಣಿಪತ್ಯ ತಮ್ ಅನನ್ವಕಾಲಜೀವಿನಂ ಪ್ರಾಣಮನ್ |

6 ಅನನ್ದರಂ ಮಯಿ ನಿರೀಕ್ಷಮಾಣೇ ಮೇಷಶಾವಕೇನ ತಾಸಾಂ
ಸಪ್ತಮುದ್ರಾಣಾಮ್ ಏಕಾ ಮುದ್ರಾ ಮುಕ್ತಾ ತತ್ಸೇಷಾಂ ಚತುರ್ಣಾಮ್
ಏಕಸ್ಯ ಪ್ರಾಣಿನ ಅಗತ್ಯ ಪಶ್ಯೇತಿವಾಚಕೋ ಮೇಘಗರ್ಜನತುಲ್ಯೋ

ರವೋ ಮಯಾ ಶ್ರುತಃ | 2 ತತಃ ಪರಮ್ ಏಕಃ ಶುಕ್ಲಾಶ್ಲೋ ದೃಷ್ಟಃ, ತದಾರೋಹೋ ಜನೋ ಧನು ಧಾರಯತಿ ತಸ್ಮೈ ಚ ಕಿರೀಟಮೇಕಮ್ ಅದಾಯಿ ತತಃ ಸ ಪ್ರಭವನ್ ಪ್ರಭವಿಷ್ಯಂಶ್ಚ ನಿರ್ಗತವಾನ್ | 3 ಅಪರಂ ದ್ವಿತೀಯಮುದ್ರಾಯಾಂ ತೇನ ಮೋಚಿತಾಯಾಂ ದ್ವಿತೀಯಸ್ಯ ಪ್ರಾಣಿನ ಆಗತ್ಯ ಪಶ್ಯೇತಿ ವಾಕ್ ಮಯಾ ಶ್ರುತಾ | 4 ತತೋಽಯುಷೋಽಪರ ಏಕೋಽಶ್ಲೋ ನಿರ್ಗತವಾನ್ ತದಾರೋಹಿಣಿ ಪೃಥಿವೀತಃ ಶಾನ್ಯಪಹರಣಸ್ಯ ಲೋಕಾನಾಂ ಮಧ್ಯೇ ಪರಸ್ಪರಂ ಪ್ರತಿಘಾತೋತ್ಪಾದನಸ್ಯ ಚ ಸಾಮರ್ಥ್ಯಂ ಸಮರ್ಪಿತಮ್, ಏಕೋ ಬೃಹತ್ಪಜ್ಜೋಽಪಿ ತಸ್ಮಾ ಅದಾಯಿ | 5 ಅಪರಂ ತೃತೀಯಮುದ್ರಾಯಾಂ ತನ ಮೋಚಿತಾಯಾಂ ತೃತೀಯಸ್ಯ ಪ್ರಾಣಿನ ಆಗತ್ಯ ಪಶ್ಯೇತಿ ವಾಕ್ ಮಯಾ ಶ್ರುತಾ, ತತಃ ಕಾಲವರ್ಣ ಏಕೋಽಶ್ಲೋ ಮಯಾ ದೃಷ್ಟಃ, ತದಾರೋಹಿಣೋ ಹಸ್ಯೇ ತುಲಾ ತಿಷ್ಠತಿ | 6 ಅನನ್ತರಂ ಪ್ರಾಣಿಚತುಷ್ಟಯಸ್ಯ ಮಧ್ಯಾದ್ ವಾಗಿಯಂ ಶ್ರುತಾ ಗೋಧೂಮಾನಾಮೇಕಃ ಸೇಟಿಕೋ ಮುದ್ರಾಪಾದ್ಯೈಕಮೂಲ್ಯಃ, ಯವಾನಾಚ್ಚ ಸೇಟಿಕತ್ರಯಂ ಮುದ್ರಾಪಾದ್ಯೈಕಮೂಲ್ಯಂ ತೈಲದ್ರಾಕ್ಷಾರಸಾಶ್ಚ ತ್ವಯಾ ಮಾ ಹಿಂಸಿತವ್ಯಾಃ | 7 ಅನನ್ತರಂ ಚತುರ್ಥಮುದ್ರಾಯಾಂ ತೇನ ಮೋಚಿತಾಯಾಂ ಚತುರ್ಥಸ್ಯ ಪ್ರಾಣಿನ ಆಗತ್ಯ ಪಶ್ಯೇತಿ ವಾಕ್ ಮಯಾ ಶ್ರುತಾ | 8 ತತಃ ಪಾಣ್ಡುರವರ್ಣ ಏಕೋಽಶ್ಲೋ ಮಯಾ ದೃಷ್ಟಃ, ತದಾರೋಹಿಣೋ ನಾಮ ಮೃತ್ಪ್ರೀತಿ ಪರಲೋಕಶ್ಚ ತಮ್ ಅನುಚರತಿ ಖರ್ಜೋನ ದುರ್ಭಿಕ್ಷೇಣ ಮಹಾಮಾರ್ಯಾಃ ವನ್ಯಪಶುಭಿಶ್ಚ ಲೋಕಾನಾಂ ಭದ್ರಾಯ ಪೃಥಿವ್ಯಾಶ್ಚತುರ್ಥಾಂಶಸ್ತಾಧಿಪತ್ಯಂ ತಸ್ಮಾ ಅದಾಯಿ | (HadEs g86) 9 ಅನನ್ತರಂ ಪಞ್ಚಮಮುದ್ರಾಯಾಂ ತೇನ ಮೋಚಿತಾಯಾಮ್ ಈಶ್ವರವಾಕ್ಯಹೇತೋಸ್ತಶ್ಚ ಸಾಕ್ಷ್ಯದಾನಾಚ್ಚ ಛೇದಿತಾನಾಂ ಲೋಕಾನಾಂ ದೇಹಿನೋ ವೇದ್ಯಾ ಅಧೋ ಮಯಾದೃಶ್ಯನ್ | 10 ತ ಉಚ್ಚೈರಿದಂ ಗದನ್ವಿ, ಹೇ ಪವಿತ್ರ ಸತ್ಯಮಯ ಪ್ರಭೋ ಅಸ್ಮಾಕಂ ರಕ್ತಪಾತೇ ಪೃಥಿವೀನಿವಾಸಿಭಿ ವಿವದಿತುಂ ತಸ್ಯ ಫಲ ದಾತುಚ್ಚ ಕತಿ ಕಾಲಂ ವಿಲಮ್ಯಸೇ? | 11 ತತಸ್ತೇಷಾಮ್ ಏಕೈಕಸ್ಮೈ ಶುಭ್ರಃ ಪರಿಚ್ಛದೋಽದಾಯಿ ವಾಗಿಯ ಇಚ್ಛಾಕಥ್ಯತ ಯೂಯಮ್ಲಕಾಲಮ್ ಅರ್ಥತೋ ಯುಷ್ಮಾಕಂ ಯೇ ಸಹಾದಾಸಾ ಭ್ರಾತರೋ ಯೂಯಮಿವ ಘನಿಷ್ಯನ್ತೇ ತೇಷಾಂ ಸಂಖ್ಯಾ ಯಾವತ್ ಸಮ್ಪೂರ್ಣತಾಂ ನ ಗಚ್ಛತಿ ತಾವದ್ ವಿರಮತ | 12 ಅನನ್ತರಂ ಯದಾ ಸ ಷಷ್ಠಮುದ್ರಾಮೋಚಯತ್ ತದಾ ಮಯಿ ನಿರೀಕ್ಷಮಾಣೇ ಮಹಾನ್ ಭೂಕಮ್ನೋಽಭವತ್ ಸೂರ್ಯಶ್ಚ ಉಷ್ಣಲೋಮಜವ್ರವತ್ ಕೃಷ್ಣವರ್ಣಶ್ಚನ್ವಮಾಶ್ಚ ರಕ್ತಸಜ್ಜಾಶೋಽಭವತ್ | 13 ಗಗನಸ್ಥತಾರಾಶ್ಚ ಪ್ರಬಲವಾಯುನಾ ಚಾಲಿತಾದ್ ಉಡುಮ್ಪರವ್ಯಕ್ತಾತ್ ನಿಪಾತಿತಾನ್ಯಪಕ್ವಫಲಾನೀವ ಭೂತಲೇ ನೃಪತನ್ | 14 ಅಕಾಶಮಣ್ಡಲಚ್ಚ ಸಜ್ಜುಚ್ಛಮಾನಗ್ರನ್ಯಇವಾನಧ್ವಾರನಮ್ ಅಗಮತ್ ಗಿರಯ ಉಪದ್ವೀಪಾಶ್ಚ ಸರ್ವೇಃ ಸ್ಥಾನಾನ್ತರಂ ಚಾಲಿತಾಃ | 15 ಪೃಥಿವೀಸ್ಥಾ ಭೂಪಾಲಾ ಮಹಾಲೋಕಾಃ ಸಹಸ್ರಪತಯೋ ಧನಿನಃ ಪರಾಕ್ರಮಿಣಶ್ಚ ಲೋಕಾ ದಾಸಾ ಮುಕ್ತಾಶ್ಚ ಸರ್ವೇಃ ಽಪಿ ಗುಹಾಸು ಗಿರಿಸ್ಥಶೈಲೇಷು ಚ ಸ್ಥಾನ್ ಪ್ರಾಚ್ಯಾದಯನ್ | 16 ತೇ ಚ ಗಿರೀನ್ ಶೈಲಾಂಶ್ಚ ವದನ್ವಿ ಯೂಯಮ್ ಅಸ್ಯದುಪರಿ ಪತಿತ್ವಾ ಸಿಂಹಾಸನೋಪವಿಷ್ಟಜನಸ್ಯ ದೃಷ್ಟಿತೋ ಮೇಷಶಾವಕಸ್ಯ ಕೋಪಾಚ್ಚಾಸ್ತಾನ್ ಗೋಪಾಯತಃ | 17 ಯಶಸ್ಸಸ್ಯ ಕ್ರೋಧಸ್ಯ ಮಹಾದಿನಮ್ ಉಪಸ್ಥಿತಂ ಕಃ ಸ್ಥಾತುಂ ಶಕ್ನೋತಿ?

7 ಅನನ್ತರಂ ಚತ್ತಾರೋ ದಿವ್ಯದೂತಾ ಮಯಾ ದೃಷ್ಟಾಃ, ತೇ ಪೃಥಿವ್ಯಾಶ್ಚತುರ್ಷು ಕೋಣೇಷು ತಿಷ್ಠನತಃ ಪೃಥಿವ್ಯಾಂ ಸಮುದ್ರೇ ವ್ಯಕ್ತೇಷು ಚ ವಾಯು ಯಥಾ ನ ವಹೇತ್ ತಥಾ ಪೃಥಿವ್ಯಾಶ್ಚತುರೋ ವಾಯೂನ್ ಧಾರಯನ್ವಿ | 2 ಅನನ್ತರಂ ಸೂರ್ಯೋದಯಸ್ಥಾನಾದ್ ಉದ್ಯನ್ ಅಪರ ಏಕೋ ದೂತೋ ಮಯಾ ದೃಷ್ಟಃ ಸೋಽಮರೇಶ್ವರಸ್ಯ ಮುದ್ರಾಂ ಧಾರಯತಿ, ಯೇಷು ಚರ್ತುಷು ದೂತೇಷು ಪೃಥಿವೀಸಮುದ್ರಯೋ ಹಿಂಸನಸ್ಯ ಭಾರೋ ದತ್ತಸ್ತಾನ್ ಸ ಉಚ್ಚೈರಿದಂ ಅವದತ್ | 3 ಈಶ್ವರಸ್ಯ ದಾಸಾ ಯಾವದ್ ಅಸ್ಮಾಭಿ ಭಾಳೇಷು ಮುದ್ರಯಾಡ್ವಿತಾ ನ ಭವಿಷ್ಯನ್ತಿ ತಾವತ್ ಪೃಥಿವೀ ಸಮುದ್ರೋ ತರವಶ್ಚ ಯುಷ್ಮಾಭಿ ನ ಹಿಂಸ್ಯನ್ತಾಂ | 4 ತತಃ ಪರಂ ಮುದ್ರಾಡ್ವಿತೀಯೋಕಾನಾಂ ಸಂಖ್ಯಾ ಮಯಾಶ್ವಾಪಿ | ಇಸ್ರಾಯೇಲಃ ಸರ್ವವಂಶಾಯಾಶ್ಚತುಶ್ಚತ್ವಾರಿಂಶತ್ಸಹಸ್ರಾಧಿಕಲಕ್ಷಲೋಕಾ ಮುದ್ರಯಾಡ್ವಿತಾ ಅಭವನ್, 5 ಅರ್ಥತೋ ಯಿಹೂದಾವಂಶೇ ದ್ವಾದಶಸಹಸ್ರಾಣಿ ರೂಬೇಣವಂಶೇ ದ್ವಾದಶಸಹಸ್ರಾಣಿ ಗಾದವಂಶೇ ದ್ವಾದಶಸಹಸ್ರಾಣಿ, 6 ಅಶೇರವಂಶೇ ದ್ವಾದಶಸಹಸ್ರಾಣಿ ನಪ್ತಾಲಿವಂಶೇ ದ್ವಾದಶಸಹಸ್ರಾಣಿ ಮಿನಶಿವಂಶೇ ದ್ವಾದಶಸಹಸ್ರಾಣಿ, 7 ಶಿಮಿಯೋನವಂಶೇ ದ್ವಾದಶಸಹಸ್ರಾಣಿ ಲೇವಿವಂಶೇ ದ್ವಾದಶಸಹಸ್ರಾಣಿ ಇಷಾಖರವಂಶೇ ದ್ವಾದಶಸಹಸ್ರಾಣಿ, 8 ಸಿಬೂಲೂನವಂಶೇ ದ್ವಾದಶಸಹಸ್ರಾಣಿ ಯೂಷಫವಂಶೇ ದ್ವಾದಶಸಹಸ್ರಾಣಿ ಬಿನ್ಯಾಮೀನವಂಶೇ ಚ ದ್ವಾದಶಸಹಸ್ರಾಣಿ ಲೋಕಾ ಮುದ್ರಾಡ್ವಿತಾಃ | 9 ತತಃ ಪರಂ ಸರ್ವಭಾತೀಯಾನಾಂ ಸರ್ವವಂಶೀಯಾನಾಂ ಸರ್ವದೇಶೀಯಾನಾಂ ಸರ್ವಭಾಷಾವಾದಿನಾಚ್ಚ ಮಹಾಲೋಕಾರಣ್ಯಂ ಮಯಾ ದೃಷ್ಟಂ, ತಾನ್ ಗಣಯಿತುಂ ಕೇನಾಪಿ ನ ಶಕ್ಯಂ, ತೇ ಚ ಶುಭ್ರಪರಿಚ್ಛದಪರಿಹಿತಾಃ ಸನ್ಯಃ ಕರೈಶ್ಚ ತಾಲವ್ಯನ್ತಾನಿ ವಹನ್ಯಃ ಸಿಂಹಾಸನಸ್ಯ ಮೇಷಶಾವಕಸ್ಯ ಚಾನಿಶೇ ತಿಷ್ಯನ್ತಿ, 10 ಉಚ್ಚೈಸ್ವರೈರಿದಂ ಕಥಯನ್ವಿ ಚ, ಸಿಂಹಾಸನೋಪವಿಷ್ಟಸ್ಯ ಪರಮೇಶಸ್ಯ ನಃ ಸ್ವವಃ | ಸ್ತವಶ್ಚ ಮೇಷವತ್ಸಸ್ಯ ಸಮ್ಪೂರ್ಯಾತ್ ತ್ರಾಣಕಾರಣಾತ್ | 11 ತತಃ ಸರ್ವೇ ದೂತಾಃ ಸಿಂಹಾಸನಸ್ಯ ಪ್ರಾಚೀನವರ್ಗಸ್ಯ ಪ್ರಾಣಿಚತುಷ್ಟಯಸ್ಯ ಚ ಪರಿತಸ್ತಿಷ್ಠನ್ಯಃ ಸಿಂಹಾಸನಸ್ತಾನಿಶೇ ನನ್ಯುಬ್ಜೇಭೂಯೇಶ್ವರಂ ಪ್ರಣಮ್ಯ ವದನ್ವಿ, 12 ತಥಾಸ್ತು ಧನ್ಯವಾದಶ್ಚ ತೇಜೋ ಜ್ಞಾನಂ ಪ್ರಶಂಸನಂ | ಶ್ರೌರ್ಯಂ ಪರಾಕ್ರಮಶ್ಚಾಪಿ ಶಕ್ತಿಶ್ಚ ಸರ್ವಮೇವ ತತ್ | ವರ್ತತಾಮೀಶ್ವರೇಽಸ್ಮಾಕಂ ನಿತ್ಯಂ ನಿತ್ಯಂ ತಥಾಸ್ತಿತಿ | (aiOn g165) | 13 ತತಃ ಪರಂ ತೇಷಾಂ ಪ್ರಾಚೀನಾನಾಮ್ ಏಕೋ ಜನೋ ಮಾಂ ಸಮ್ಪೂಷ್ಯ ಜಗಾದ ಶುಭ್ರಪರಿಚ್ಛದಪರಿಹಿತಾ ಇಮೇ ಕೇ? ಕುತೋ ವಾಗತಾಃ? | 14 ತತೋ ಮಯೋಕ್ತಂ ಹೇ ಮಹೇಚ್ಛ ಭವಾನೇವ ತತ್ ಜಾನಾತಿ | ತೇನ ಕಥಿತಂ, ಇಮೇ ಮಹಾಕ್ಲೇಶಮಧ್ಯಾದ್ ಆಗತ್ಯ ಮೇಷಶಾವಕಸ್ಯ ರುದ್ರೀಣ ಸ್ತ್ರೀಯಪರಿಚ್ಛದಾನ್ ಪ್ರಕ್ಷಾಲಿತವನ್ಯಃ ಶುಕ್ಲೀಕೃತವನ್ಯಶ್ಚ | 15 ತತ್ಕಾರಣಾತ್ ತ ಈಶ್ವರಸ್ಯ ಸಿಂಹಾಸನಸ್ತಾನಿಶೇ ತಿಷ್ಯನ್ತೋ ದಿವಾರಾತ್ರಂ ತಸ್ಯ ಮನ್ವಿಲೇ ತಂ ಸೇವನ್ತೇ ಸಿಂಹಾಸನೋಪವಿಷ್ಟೋ ಜನಶ್ಚ ತಾನ್ ಅಧಿಸ್ತಾಸ್ಯತಿ | 16 ತೇಷಾಂ ಕ್ಷುಧಾ ಪಿಪಾಸಾ ವಾ ಪುನ ನ ಹಿ ಭವಿಷ್ಯತಿ ರೌದ್ರಂ ಕೋಪ್ಯುತ್ತಾಪೋ ವಾ ತೇಷು ನ ನಿಪತಿಷ್ಯತಿ, 17 ಯತಃ ಸಿಂಹಾಸನಾದಿಷ್ಠಾನಕಾರೀ ಮೇಷಶಾವಕಸ್ತಾನ್ ಚಾರಯಿಷ್ಯತಿ, ಅಮೃತತೋಯಾನಾಂ ಪ್ರಸ್ರವಣಾನಾಂ ಸನ್ನಿಧಿಂ ತಾನ್ ಗಮಯಿಷ್ಯತಿ ಚ, ಈಶ್ವರೋಽಪಿ ತೇಷಾಂ ನಯನಭ್ಯಃ ಸರ್ವಮಶ್ರು ಪ್ರಮಾರ್ಕ್ಷ್ಯತಿ |

8 ಅನನ್ತರಂ ಸಪ್ತಮಮುದ್ರಾಯಾಂ ತೇನ ಮೋಚಿತಾಯಾಂ ಸಾರ್ಧದಣ್ಣಕಾಲಂ ಸ್ವರ್ಗೋ ನೀಶಬೋಧ್ಯೋಽಭವತ್ | 2 ಅಪರಮ್ ಅಹಮ್ ಈಶ್ವರಸ್ತಾನಿಕೇ ತಿಷ್ಠತಃ ಸಪ್ತದೂತಾನ್ ಅಪಶ್ಯಂ ತೇಭ್ಯಃ ಸಪ್ತತೂರ್ಯೋಽದೀಯನ್ || 3 ತತಃ ಪರಮ್ ಅನ್ಯ ಏಕೋ ದೂತ ಆಗತಃ ಸ ಸ್ವರ್ಣಧೂಪಾಧಾರಂ ಗೃಹೀತ್ವಾ ವೇದಿಮುಪಾತಿಷ್ಠತ್ ಸ ಚ ಯತ್ ಸಿಂಹಾಸನಸ್ತಾನಿಕೇ ಸ್ಥಿತಾಯಾಃ ಸುವರ್ಣವೇದ್ಯಾ ಉಪರಿ ಸರ್ವೇಷಾಂ ಪವಿತ್ರಲೋಕಾನಾಂ ಪ್ರಾರ್ಥನಾಸು ಧೂಪಾನ್ ಯೋಜಯೇತ್ ತದರ್ಥಂ ಪ್ರಚುರಧೂಪಾಸ್ತಸ್ಮೈ ದತ್ತಾಃ | 4 ತತಸ್ತಸ್ಯ ದೂತಸ್ಯ ಕರಾತ್ ಪವಿತ್ರಲೋಕಾನಾಂ ಪ್ರಾರ್ಥನಾಭಿಃ ಸಂಯುಕ್ತಧೂಪಾನಾಂ ಧೂಮ ಈಶ್ವರಸ್ಯ ಸಮಕ್ಷಂ ಉದತಿಷ್ಠತ್ | 5 ಪಶ್ಚಾತ್ ಸ ದೂತೋ ಧೂಪಾಧಾರಂ ಗೃಹೀತ್ವಾ ವೇದ್ಯಾ ವಚ್ಚಿನಾ ಪೂರಯಿತ್ವಾ ಪೃಥಿವ್ಯಾಂ ನಿಕ್ಷಿಪ್ತವಾನ್ ತೇನ ರವಾ ಮೇಘಗರ್ಜ್ಜನಾನಿ ವಿದ್ಯುತೋ ಭೂಮಿಕಮ್ಪಶ್ಚಾಭವನ್ | 6 ತತಃ ಪರಂ ಸಪ್ತತೂರೀ ಧಾರಯನ್ತಃ ಸಪ್ತದೂತಾಸ್ತೂರೀ ವಾದಯಿತುಮ್ ಉದ್ಯತಾ ಅಭವನ್ | 7 ಪ್ರಥಮೇನ ತೂರ್ಯ್ಯಾಂ ವಾದಿತಾಯಾಂ ರಕ್ತಮಿಶ್ರಿತಾ ಶಿಲಾವಜ್ಜೀ ಸಮೂಯ ಪೃಥಿವ್ಯಾಂ ನಿಕ್ಷಿಪ್ತಾ ತೇನ ಪೃಥಿವ್ಯಾಸ್ತತೀಯಾಂಶೋ ದಗ್ಧಃ, ತರೂಣಾಮಪಿ ತೃತೀಯಾಂಶೋ ದಗ್ಧಃ, ಹರಿದ್ವರ್ಣತೃತಾನಿ ಚ ಸರ್ವಾಣಿ ದಗ್ಧಾನಿ | 8 ಅನನ್ತರಂ ದ್ವಿತೀಯದೂತೇನ ತೂರ್ಯ್ಯಾಂ ವಾದಿತಾಯಾಂ ವಚ್ಚಿನಾ ಪ್ರಜ್ವಲಿತೋ ಮಹಾಪರ್ವತಃ ಸಾಗರೇ ನಿಕ್ಷಿಪ್ತಸ್ತೇನ ಸಾಗರಸ್ಯ ತೃತೀಯಾಂಶೋ ರಕ್ತೀಭೂತಃ 9 ಸಾಗರೇ ಸ್ಥಿತಾನಾಂ ಸಪ್ತಾಣಾಂ ಸ್ವಪ್ನವಸ್ತೂನಾಂ ತೃತೀಯಾಂಶೋ ಮೃತಃ, ಅರ್ಣವಯಾನಾನಾಮ್ ಅಪಿ ತೃತೀಯಾಂಶೋ ನಷ್ಟಃ | 10 ಅಪರಂ ತೃತೀಯದೂತೇನ ತೂರ್ಯ್ಯಾಂ ವಾದಿತಾಯಾಂ ದೀಪ ಇವ ಜ್ವಲನ್ತೀ ಏಕಾ ಮಹತೀ ತಾರಾ ಗಗಣಾತ್ ನಿಪತ್ಯ ನದೀನಾಂ ಜಲಪ್ರಸ್ಥವಣಾನಾಇಶ್ಲೋಪಯ್ಯಾವತೀರ್ಣಾ | 11 ತಸ್ಯಾಸ್ತಾರಾಯಾ ನಾಮ ನಾಗದಮನಕಮಿತಿ, ತೇನ ತೋಯಾನಾಂ ತೃತೀಯಾಂಶೇ ನಾಗದಮನಕೀಭೂತೇ ತೋಯಾನಾಂ ತಿಕ್ತತ್ವಾತ್ ಬಹವೋ ಮಾನವಾ ಮೃತಾಃ | 12 ಅಪರಂ ಚತುರ್ಥದೂತೇನ ತೂರ್ಯ್ಯಾಂ ವಾದಿತಾಯಾಂ ಸೂರ್ಯ್ಯಸ್ಯ ತೃತೀಯಾಂಶಶ್ಚನ್ದಸ್ಯ ತೃತೀಯಾಂಶೋ ನಕ್ಷತ್ರಾಣಾಞ್ಚ ತೃತೀಯಾಂಶಃ ಪ್ರಹೃತಃ, ತೇನ ತೇಷಾಂ ತೃತೀಯಾಂಶೇ 5ನ್ಯಕಾರೀಭೂತೇ ದಿವಸಸ್ತತೀಯಾಂಶಕಾಲಂ ಯಾವತ್ ತೇಜೋಹೀನೋ ಭವತಿ ನಿಶಾಮಿ ತಾಮೇವಾವಸ್ಥಾಂ ಗಚ್ಛತಿ | 13 ತದಾ ನಿರೀಕ್ಷಮಾಣೇನ ಮಯಾಕಾಶಮಧ್ಯೇನಾಭಿಪತತ ಏಕಸ್ಯ ದೂತಸ್ಯ ರವಃ ಶ್ರುತಃ ಸ ಉಚ್ಛೈ ಗದತಿ, ಅಪರೈ ಯೈಸ್ತಿಸ್ತಿಸ್ತೀಭಿ ದೂರ್ತೈಸ್ತೂರ್ಯ್ಯೋ ವಾದಿತವ್ಯಾಸ್ತೇಷಾಮ್ ಅವತಿಷ್ಠತೂರೀದ್ವನಿತಃ ಪೃಥಿವೀನಿವಾಸಿನಾಂ ಸನ್ವಾಃ ಸನ್ವಾಃ ಸನ್ವಾಪಶ್ಯ ಸಮ್ಯವಿಷ್ಯತಿ |

9 ತತಃ ಪರಂ ಸಪ್ತಮದೂತೇನ ತೂರ್ಯ್ಯಾಂ ವಾದಿತಾಯಾಂ ಗಗನಾತ್ ಪೃಥಿವ್ಯಾಂ ನಿಪತಿತ ಏಕಸ್ತಾರಕೋ ಮಯಾ ದೃಷ್ಟಃ, ತಸ್ಮೈ ರಸಾತಲಕೂಪಸ್ಯ ಕುಳ್ಳಿಕಾದಾಯಿ | (Abyssos g12) 2 ತೇನ ರಸಾತಲಕೂಪೇ ಮುಕ್ತೇ ಮಹಾಗ್ನಿಕುಣ್ಡಸ್ಯ ಧೂಮ ಇವ ಧೂಮಸ್ತಸ್ಮಾತ್ ಕೂಪಾದ್ ಉದ್ಗತಃ | ತಸ್ಮಾತ್ ಕೂಪಧೂಮಾತ್ ಸೂರ್ಯ್ಯಾಕಾಶೌ ತಿಮಿರಾವೃತೌ | (Abyssos g12) 3 ತಸ್ಮಾದ್ ಧೂಮಾತ್ ಪತಂಜೋಷು ಪೃಥಿವ್ಯಾಂ ನಿರ್ಗತೇಷು ನರಲೋಕಸ್ಯವೃಷ್ಟಿಕವತ್ ಬಲಂ ತೇಭ್ಯೋಽದಾಯಿ | 4 ಅಪರಂ

ಪೃಥಿವ್ಯಾಸ್ತಾನಿ ಹರಿದ್ವರ್ಣಶಾಕಾದಯೋ ವೃಕ್ಷಾಶ್ಚ ತೈರ್ ನ ಸಿಂಹಿತವ್ಯಾಃ ಕಿನ್ತು ಯೇಷಾಂ ಭಾಲೇಷ್ಟೀಶ್ವರಸ್ಯ ಮುದ್ರಾಯಾ ಅಜ್ಞೋ ನಾಸ್ತಿ ಕೇವಲಂ ತೇ ಮಾನವಾಸ್ತೈ ಹಿಂಸಿತವ್ಯಾ ಇದಂ ತ ಅದಿಷ್ಟಾಃ | 5 ಪರನ್ತು ತೇಷಾಂ ಬಧಾಯ ನಹಿ ಕೇವಲಂ ಪಶ್ಚ ಮಾಸಾನ್ ಯಾವತ್ ಯಾತನಾದಾನಾಯ ತೇಭ್ಯಃ ಸಾಮರ್ಥ್ಯಮದಾಯಿ | ವೃಶ್ಚಿಕೇನ ದಷ್ಟಸ್ಯ ಮಾನವಸ್ಯ ಯಾದೃಶೀ ಯಾತನಾ ಜಾಯತೇ ತೈರಪಿ ತಾದೃಶೀ ಯಾತನಾ ಪ್ರದೀಯತೇ | 6 ತಸ್ಮಿನ್ ಸಮಯೇ ಮಾನವಾ ಮೃತ್ಯುಂ ಮೃಗಯಿಷ್ಯಂತೇ ಕಿನ್ತು ಪ್ರಾಪ್ತುಂ ನ ಶಕ್ಯಂತಿ, ತೇ ಪ್ರಾಣಾನ್ ತ್ಯಕ್ತುಮ್ ಅಭಿಲಿಷ್ಠಿಸ್ವಂತಿ ಕಿನ್ತು ಮೃತ್ಯುಸ್ಯೇಭ್ಯೋ ದೂರಂ ಪಲಾಯಿಷ್ಯತೇ | 7 ತೇಷಾಂ ಪತಂಜೂನಾಮ್ ಆಕಾರೋ ಯುದ್ಧಾರ್ಥಂ ಸುಸಜ್ಜಿತಾನಾಮ್ ಅಶ್ವಾನಾಮ್ ಆಕಾರಸ್ಯ ತುಲ್ಯಃ, ತೇಷಾಂ ಶಿರಃಸು ಸುವರ್ಣಕಿರೀಟಾನೀವ ಕಿರೀಟಾನಿ ವಿದ್ಯಂತೇ, ಮುಖಮಣ್ಡಲಾನಿ ಚ ಮಾನುಷಿಕಮುಖತುಲ್ಯಾನಿ, 8 ಕೇಶಾಶ್ಚ ಯೋಷಿತಾಂ ಕೇಶಾನಾಂ ಸದೃಶಾಃ, ದನ್ತಾಶ್ಚ ಸಿಂಹದನ್ತತುಲ್ಯಾಃ, 9 ಲೋಹಕವಚವತ್ ತೇಷಾಂ ಕವಚಾನಿ ಸನ್ತಿ, ತೇಷಾಂ ಪಕ್ಷಾಣಾಂ ಶಬ್ದೋ ರಣಾಯ ಧಾವತಾಮಶ್ವರಥಾನಾಂ ಸಮೂಹಸ್ಯ ಶಬ್ದತುಲ್ಯಃ | 10 ವೃಶ್ಚಿಕಾನಾಮಿವ ತೇಷಾಂ ಲಾಜೂಲಾನಿ ಸನ್ತಿ, ತೇಷು ಲಾಜೂಲೇಷು ಕಣ್ಣಕಾನಿ ವಿದ್ಯಂತೇ, ಅಪರಂ ಪಶ್ಚ ಮಾಸಾನ್ ಯಾವತ್ ಮಾನವಾನಾಂ ಹಿಂಸನಾಯ ತೇ ಸಾಮರ್ಥ್ಯಪ್ರಾಪ್ತಾಃ | 11 ತೇಷಾಂ ರಾಜಾ ಚ ರಸಾತಲಸ್ಯ ದೂತಸ್ಯ ನಾಮ ಇಬ್ರೀಯಭಾಷಯಾ ಅಬದೋನ್ ಯೂನಾನೀಯಭಾಷಯಾ ಚ ಅಪಲ್ಲಯೋನ್ ಅರ್ಥತೋ ವಿನಾಶಕ ಇತಿ | (Abyssos g12) 12 ಪ್ರಥಮಃ ಸನ್ಯಾಪೋ ಗತವಾನ್ ಪಶ್ಯ ಇತಃ ಪರಮಪಿ ದ್ವಾಭ್ಯಾಂ ಸನ್ಯಾಪಾಭ್ಯಾಮ್ ಉಪಸ್ಥಾತವ್ಯಂ | 13 ತತಃ ಪರಂ ಷಷ್ಠದೂತೇನ ತೂರ್ಯ್ಯಾಂ ವಾದಿತಾಯಾಮ್ ಈಶ್ವರಸ್ತಾನಿಕೇ ಸ್ಥಿತಾಯಾಃ ಸುವರ್ಣವೇದ್ಯಾಶ್ಚತುಶ್ಚೂಡಾತಃ ಕಸ್ಯಚಿದ್ ರವೋ ಮಯಾಶ್ರಾವಿ | 14 ಸ ತೂರೀಧಾರಿಣಂ ಷಷ್ಠದೂತಮ್ ಅವದತ್, ಫರಾತಾಶ್ಚೇ ಮಹಾನದೇ ಯೇ ಚತ್ತಾರೋ ದೂತಾ ಬದ್ಯಾಃ ಸನ್ತಿ ತಾನ್ ಮೋಚಯ | 15 ತತಸ್ತದ್ವಿಷ್ಟ ತದ್ವಿನಸ್ಯ ತನ್ಮಾಸ್ಯ ತದ್ವತ್ಸರಸ್ಯ ಚ ಕೃತೇ ನಿರೂಪಿತಾಸ್ತೇ ಚತ್ತಾರೋ ದೂತಾ ಮಾನವಾನಾಂ ತೃತೀಯಾಂಶಸ್ಯ ಬಧಾರ್ಥಂ ಮೋಚಿತಾಃ | 16 ಅಪರಮ್ ಅಶ್ವಾರೋಹಿಸೈನ್ಯಾನಾಂ ಸಂಖ್ಯಾ ಮಯಾಶ್ರಾವಿ, ತೇ ವಿಂಶತಿಕೋಟಿಯ ಆಸನ್ | 17 ಮಯಾ ಯೇ 5ಶ್ಚಾ ಅಶ್ವಾರೋಹಿಣಶ್ಚ ದೃಷ್ಟಾಸ್ತ ಏತಾದೃಶಾಃ, ತೇಷಾಂ ವಹಿಸ್ವರೂಪಾಣಿ ನೀಲಪ್ರಸ್ತರಸ್ವರೂಪಾಣಿ ಗನ್ಧಕಸ್ವರೂಪಾಣಿ ಚ ವಮ್ಯಾಕ್ರಾಸನ್, ವಾಜಿನಾಞ್ಚ ಸಿಂಹಮೂರ್ಧ್ವಸದೃಶಾ ಮೂರ್ಧ್ವನಃ, ತೇಷಾಂ ಮುಖೇಭ್ಯೋ ವಹ್ನಿಧೂಮಗನ್ಧಕಾ ನಿರ್ಗಚ್ಛಂತಿ | 18 ಏತೈಸ್ತಿಸ್ತೀಭಿ ದರ್ಢೈರರ್ಥತಸ್ತೇಷಾಂ ಮುಖೇಭ್ಯೋ ನಿರ್ಗಚ್ಛಂತಿ ವಹ್ನಿಧೂಮಗನ್ಧಕೈ ಮಾರ್ಗಮುಷಾಣಾಂ ತುತೀಯಾಂಶೋ 5ಘಾನಿ | 19 ತೇಷಾಂ ವಾಜಿನಾಂ ಬಲಂ ಮುಖೇಷು ಲಾಜೂಲೇಷು ಚ ಸ್ಥಿತಂ, ಯತಸ್ತೇಷಾಂ ಲಾಜೂಲಾನಿ ಸರ್ಪಾಕಾರಾಣಿ ಮಸ್ತಕವಿಶಿಷ್ಟಾನಿ ಚ ತೈರೇವ ತೇ ಹಿಂಸಂತಿ | 20 ಅಪರಮ್ ಅವತಿಷ್ಠಾ ಯೇ ಮಾನವಾ ತೈ ದರ್ಢೈರ್ ನ ಹತಾಸ್ತೇ ಯಥಾ ದೃಷ್ಟಿಶ್ರವಣಗಮನಶಕ್ತಿಹೀನಾನ್ ಸ್ವರ್ಣಲೌಪ್ಯಪಿತ್ತಲಪ್ರಸ್ತರಕಾಷ್ಯಮಯಾನ್ ವಿಗ್ರಹಾನ್ ಭೂತಾಂಶ್ಚ ನ ಪೂಜಯಿಷ್ಯಂತಿ ತಥಾ ಸ್ವಹಸ್ತಾನಾಂ ಕ್ರಿಯಾಭ್ಯಃ ಸ್ವಮನಾಂಸಿ ನ ಪರಾವರ್ತಿತವನ್ತಃ 21 ಸ್ವಬದ್ಧಕಹಕವೃದ್ಧಿಚಾರಚಾರ್ಯೋಽಭ್ಯೋ 5ಪಿ ಮನಾಂಸಿ ನ ಪರಾವರ್ತಿತವನ್ತಃ |

10 ಅನನ್ತರಂ ಸ್ವರ್ಗಾದ್ ಅವರೋಹನ್ ಅಪರ ಏಕೋ ಮಹಾಬಲೋ ದೂತೋ ಮಯಾ ದೃಷ್ಟಃ, ಸ ಪರಿಹಿತಮೇಘಸ್ತಸ್ಯ ಶಿರಶ್ಚ ಮೇಘಧನುಷಾ ಭೂಷಿತಂ ಮುಖಮಣ್ಣಲಂ ಸೂರ್ಯತುಲ್ಯಂ ಚರಣೌ ಚ ವಕ್ತಿಸ್ತಮ್ಯಸಮೌ | 2 ಸ ಸ್ತಕರೇಣ ವಿಸ್ತೀರ್ಣಮೇಕಂ ಕ್ಷೂದ್ರಗ್ರನ್ಥಂ ಧಾರಯತಿ, ದಕ್ಷಿಣಚರಣೇನ ಸಮುದ್ರೇ ವಾಮಚರಣೇನ ಚ ಸ್ಥಲೇ ತಿಷ್ಠತಿ | 3 ಸ ಸಿಂಹಗರ್ಜನವದ್ ಉಚ್ಚೈಃಸ್ವರೇಣ ನೃನದತ್ ನಿನಾದೇ ಕೃತೇ ಸಪ್ತ ಸ್ವನಿತಾನಿ ಸ್ತಕೀಯಾನ್ ಸ್ವನಾನ್ ಪ್ರಾಕಾಶಯನ್ | 4 ತೈಃ ಸಪ್ತ ಸ್ವನಿತ್ಯೈರ್ವಾಕ್ಯೈ ಕಥಿತೇ ಽಹಂ ತತ್ ಲೇಖಿತಮ್ ಉದೃತ ಚ ಆಸಂ ಕಿನ್ನು ಸ್ವರ್ಗಾದ್ ವಾಗಿಯಂ ಮಯಾ ಶ್ರುತಾ ಸಪ್ತ ಸ್ವನಿತ್ಯೈರ್ಯದ್ ಯದ್ ಉಕ್ತಂ ತತ್ ಮುದ್ರಯಾಚ್ಛಯ ಮಾ ಲಿಖ | 5 ಅಪರಂ ಸಮುದ್ರಮೇದಿನ್ನೋಸ್ತಿಷ್ಠತ್ ಯೋ ದೂತೋ ಮಯಾ ದೃಷ್ಟಃ ಸ ಗಗನಂ ಪ್ರತಿ ಸ್ತದಕ್ಷಿಣಕರಮುತ್ಪಾಷ್ಯ 6 ಅಪರಂ ಸ್ವರ್ಗಾದ್ ಯಸ್ಯ ರವೋ ಮಯಾಶ್ರಾವಿ ಸ ಪುನ ಮಾರ್ಂ ಸಮ್ಭಾವ್ಯಾವದತ್ ತ್ವಂ ಗತ್ವಾ ಸಮುದ್ರಮೇದಿನ್ನೋಸ್ತಿಷ್ಠತೋ ದೂತಸ್ಯ ಕರಾತ್ ತಂ ವಿಸ್ತೀರ್ಣ ಕ್ಷುದ್ರಗ್ರನ್ಥಂ ಗೃಹಾಣ, ತೇನ ಮಯಾ ದೂತಸಮೀಪಂ ಗತ್ವಾ ಕಥಿತಂ ಗ್ರನ್ಥೋ ಽಸೌ ದೀಯತಾಂ | (aiṅ g165) 7 ಕಿನ್ನು ತೂರಿಂ ವಾದಿಷ್ಯತಃ ಸಪ್ತಮದೂತಸ್ಯ ತೂರಿವಾದನಸಮಯ ಈಶ್ವರಸ್ಯ ಗುಪ್ತಾ ಮನ್ತ್ರಣಾ ತಸ್ಯ ದಾಸಾನ್ ಭವಿಷ್ಯದ್ವಾದಿನಃ ಪ್ರತಿ ತೇನ ಸುಸಂವಾದೇ ಯಥಾ ಪ್ರಕಾಶಿತಾ ತದ್ಭವ ಸಿದ್ಧಾ ಭವಿಷ್ಯತಿ | 8 ಅಪರಂ ಸ್ವರ್ಗಾದ್ ಯಸ್ಯ ರವೋ ಮಯಾಶ್ರಾವಿ ಸ ಪುನ ಮಾರ್ಂ ಸಮ್ಭಾವ್ಯಾವದತ್ ತ್ವಂ ಗತ್ವಾ ಸಮುದ್ರಮೇದಿನ್ನೋಸ್ತಿಷ್ಠತೋ ದೂತಸ್ಯ ಕರಾತ್ ತಂ ವಿಸ್ತೀರ್ಣಂ ಕ್ಷುದ್ರಗ್ರನ್ಥಂ ಗೃಹಾಣ, 9 ತೇನ ಮಯಾ ದೂತಸಮೀಪಂ ಗತ್ವಾ ಕಥಿತಂ ಗ್ರನ್ಥೋ ಽಸೌ ದೀಯತಾಂ | ಸ ಮಾಮ್ ಅವದತ್ ತಂ ಗೃಹೀತ್ವಾ ಗಿಲ, ತವೋದರೇ ಸ ತಿಕ್ತರಸೋ ಭವಿಷ್ಯತಿ ಕಿನ್ನು ಮುಖೇ ಮಧುವತ್ ಸ್ಯಾದು ಭವಿಷ್ಯತಿ | 10 ತೇನ ಮಯಾ ದೂತಸ್ಯ ಕರಾದ್ ಗ್ರನ್ಥೋ ಗೃಹೀತೋ ಗಿಲಿತಶ್ಚ | ಸ ತು ಮಮ ಮುಖೇ ಮಧುವತ್ ಸ್ಯಾದುರಾಸೀತ್ ಕಿನ್ತ್ವದನಾತ್ ಪರಂ ಮಮೋದರಸ್ತಿಕೃತಾಂ ಗತಃ | 11 ತತಃ ಸ ಮಾಮ್ ಅವದತ್ ಬಹೂನ್ ಜಾತಿವಂಶಭಾಷಾವದಿರಾಜಾನ್ ಅಧಿ ತ್ವಯಾ ಪುನ ಭವಿಷ್ಯದ್ವಾಕ್ಯಂ ವಕ್ತವ್ಯಂ |

11 ಅನನ್ತರಂ ಪರಿಮಾಣದಣ್ಣವದ್ ಏಕೋ ನಲೋ ಮಹ್ಯಮದಾಯಿ, ಸ ಚ ದೂತ ಉಪತಿಷ್ಠನ್ ಮಾಮ್ ಅವದತ್, ಉತ್ಥಾಯೇಶ್ವರಸ್ಯ ಮನ್ನಿರಂ ವೇದೀಂ ತತ್ರತ್ಯಸೇವಕಾಂಶ್ಚ ಮಿಮೀಷ್ವ | 2 ಕಿನ್ನು ಮನ್ನಿರಸ್ಯ ಬಹಿಃಪ್ರಾಙ್ಣಂ ತ್ವಜ ನ ಮಿಮೀಷ್ವ ಯತಸ್ತದ್ ಅನ್ಯಜಾತೀಯೇಭ್ಯೋ ದತ್ತಂ, ಪವಿತ್ರಂ ನಗರಂ ದ್ವಿಚತ್ವಾರಿಂಶನ್ಮಾಸಾನ್ ಯಾವತ್ ತೇಷಾಂ ಚರಣೈ ಮರ್ಧ್ವಿಷ್ಯತೇ | 3 ಪಶ್ಚಾತ್ ಮಮ ದ್ವಾಭ್ಯಾಂ ಸಾಕ್ಷಿಭ್ಯಾಂ ಮಯಾ ಸಾಮರ್ಥ್ಯಂ ದಾಯಿಷ್ಯತೇ ತಾವೃಷ್ಟಲೋಮಜವಸ್ತುಪರಿಹಿತೌ ಷಷ್ಠ್ಯಧಿಕದ್ವಿತಾಧಿಕಸಹಸ್ತದಿನಾನಿ ಯಾವದ್ ಭವಿಷ್ಯದ್ವಾಕ್ಯಾನಿ ವದಿಷ್ಯತಃ | 4 ತಾವೇವ ಜಗದೀಶ್ವರಸ್ತಾನಿ ಕೇ ತಿಷ್ಯಂತೌ ಜಿತವೃಕ್ಷೌ ದೀಪವೃಕ್ಷೌ ಚ | 5 ಯದಿ ಕೇಚಿತ್ ತೌ ಹಿಂಸಿತುಂ ಚೇಷ್ಟಸ್ಯೇ ತರ್ಹಿ ತಯೋ ವದನಾಭ್ಯಾಮ್ ಅಗ್ನಿ ನಿರ್ಗತೃ ತಯೋಃ ಶತ್ರುನ್ ಭಸ್ಮೀಕರಿಷ್ಯತಿ | ಯಃ ಕಶ್ಚಿತ್ ತೌ ಹಿಂಸಿತುಂ ಚೇಷ್ಟತೇ ತೇನೈವಮೇವ ವಿನಷ್ಟವ್ಯಂ | 6 ತಯೋ ಭವಿಷ್ಯದ್ವಾಕ್ಯಕೃತಧನದಿನೇಷು ಯಥಾ ವೃಷ್ಟಿ ನ್ನ ಜಾಯತೇ ತಥಾ ಗಗನಂ ರೋದ್ಧುಂ ತಯೋಃ ಸಾಮರ್ಥ್ಯಮ್ ಅಸ್ತಿ, ಅಪರಂ ತೋಯಾನಿ ಶೋಣಿತರಾಪಾಣಿ ಕರ್ತುಂ ನಿಜಾಭಿಲಾಷಾತ್ ಮುಹುರ್ಮುಹುಃ

ಸರ್ವವಿಧದಕ್ಷೈಃ ಪೃಥಿವೀಮ್ ಆಹನ್ತುಃ ತಯೋಃ ಸಾಮರ್ಥ್ಯಮಸ್ತಿ | 7 ಅಪರಂ ತಯೋಃ ಸಾಕ್ಷೈಃ ಸಮಾಪ್ತೇ ಸತಿ ರಸಾತಲಾದ್ ಯೇನೋತ್ತಿತವ್ಯಂ ಸ ಪಶುಸ್ತಾಭ್ಯಾಂ ಸಹ ಯುದ್ಧಾತ್ ತೌ ಜೇಷ್ಯತಿ ಹನಿಷ್ಯತಿ ಚ | (Abyssos g12) 8 ತತಸ್ತಯೋಃ ಪ್ರಭುರಪಿ ಯಸ್ಯಾಂ ಮಹಾಪುರ್ಯಾಂ ಕ್ರುಶೇ ಹತೋ ಽಧರ್ತೋ ಯಸ್ಯಾಃ ಪಾರಮಾರ್ಥಿಕನಾಮನಿ ಸಿದೋಮಂ ಮಿಸರಶ್ಚೇತಿ ತಸ್ಯಾ ಮಹಾಪುರ್ಯಾಂಃ ಸನ್ನಿವೇಶೇ ತಯೋಃ ಕುಣಪೇ ಸ್ಥಾಸ್ಯತಃ | 9 ತತೋ ನಾನಾಜಾತೀಯಾ ನಾನಾವಂಶೀಯಾ ನಾನಾಭಾಷಾವಾದಿನೋ ನಾನಾದೇಶೀಯಾಶ್ಚ ಬಹವೋ ಮಾನವಾಃ ಸಾರ್ಧದಿನತ್ರಯಂ ತಯೋಃ ಕುಣಪೇ ನಿರೀಕ್ಷಿಷ್ಯಂತೇ, ತಯೋಃ ಕುಣಪಯೋಃ ಶಲ್ಯಾನೇ ಸ್ಥಾಪನಂ ನಾನುಜ್ಞಾಸ್ಯನ್ತಿ | 10 ಪೃಥಿವೀನಿವಾಸಿನ್ಶತಯೋ ಹೇರ್ತೋರಾನನ್ನಿಷ್ಯನ್ತಿ ಸುಖಭೋಗಂ ಕುರ್ವನ್ತಃ ಪರಸ್ಪರಂ ದಾನಾನಿ ಪ್ರೇಷಯಿಷ್ಯನ್ತಿ ಚ ಯತಸ್ತಾಭ್ಯಾಂ ಭವಿಷ್ಯದ್ವಾದಿಭ್ಯಾಂ ಪೃಥಿವೀನಿವಾಸಿನೋ ಯಾತನಾಂ ಪ್ರಾಪ್ತಾಃ | 11 ತಸ್ಮಾತ್ ಸಾರ್ಧದಿನತ್ರಯಾತ್ ಪರಮ್ ಈಶ್ವರಾತ್ ಜೀವನದಾಯಕ ಆತ್ಮನಿ ತೌ ಪ್ರವಿಷ್ಣೇ ತೌ ಚರಣೈರುದತಿಷ್ಯತಾಂ, ತೇನ ಯಾವನ್ತಸ್ತಾವಪಶ್ಯನ್ ತೇ ಽತೀವ ತ್ರಾಸಯುಕ್ತಾ ಅಭವನ್ | 12 ತತಃ ಪರಂ ತೌ ಸ್ವರ್ಗಾದ್ ಉಚ್ಚೈರಿದಂ ಕಥಯಂತಂ ರವಮ್ ಅಶೃಣುತಾಂ ಯುವಾಂ ಸ್ನಾನಮ್ ಏತದ್ ಆರೋಹತಾಂ ತತಸ್ತಯೋಃ ಶತ್ರುಷು ನಿರೀಕ್ಷಮಾಣೇಷು ತೌ ಮೇಘೇನ ಸ್ವರ್ಗಮ್ ಆರೂಢವನ್ತೌ | 13 ತದ್ಗಣೈ ಮಹಾಭೂಮಿಕರ್ಮೈ ಜಾತೇ ಪುರ್ಯಾ ದಶಮಾಂಶಃ ಪತಿತಃ ಸಪ್ತಸಹಸ್ರಾಣಿ ಮಾನುಷಾಶ್ಚ ತೇನ ಭೂಮಿಕರ್ಮೇನ ಹತಾಃ, ಅವತಿಷ್ಠಾಶ್ಚ ಭಯಂ ಗತ್ವಾ ಸ್ವರ್ಗೀಯೇಶ್ವರಸ್ಯ ಪ್ರಶಂಸಾಮ್ ಅಕೀರ್ತಯನ್ | 14 ದ್ವಿತೀಯಃ ಸನ್ತಾಪೋ ಗತಃ ಪಶ್ಯ ತ್ಯತೀಯಃ ಸನ್ತಾಪಸ್ತೂರ್ಣಮ್ ಅಗಚ್ಛತಿ | 15 ಅನನ್ತರಂ ಸಪ್ತದೂತೇನ ತೂರ್ಯಾಂ ವಾದಿತಾಯಾಂ ಸ್ವರ್ಗ ಉಚ್ಚೈಃ ಸ್ವರೈವಾಗಿಯಂ ಕೀರ್ತಿತಾ, ರಾಜತ್ವಂ ಜಗತೋ ಯದ್ಯದ್ ರಾಜ್ಯಂ ತದಧುನಾಭವತ್ | ಅಸ್ಮತ್ಪ್ರಭೋಸ್ತದೀಯಾಭಿಷಿಕ್ತಸ್ಯ ತಾರಕಸ್ಯ ಚ | ತೇನ ಚಾನನ್ತಕಾಲೀಯಂ ರಾಜತ್ವಂ ಪ್ರಕರಿಷ್ಯತೇ | (aiṅ g165) 16 ಅಪರಮ್ ಈಶ್ವರಸ್ತಾನಿ ಕೇ ಸ್ತೀಯೇಸಿಂಹಾಸನೇಷುಪವಿಷ್ಯಾಶ್ಚತುರ್ವಿಂಶತಿಪ್ರಾಚೀನಾ ಭುವಿ ನೃಜ್ಯೂಷಾ ಭೂಶ್ಚೇಶ್ವರಂ ಪ್ರಣಮ್ಯವದನ್, 17 ಹೇ ಭೂತ ವರ್ತಮಾನಾಃ ಭವಿಷ್ಯಂತಶ್ಚ ಪರೇಶ್ವರ | ಹೇ ಸರ್ವಶಕ್ತಿಮನ್ ಸ್ವಾಮಿನಿ ವಯಂ ತೇ ಕುರ್ಮ್ಯಹೇ ಸ್ವವಂ | ಯತ್ ತ್ವಯಾ ಕ್ರಿಯತೇ ರಾಜ್ಯಂ ಗೃಹೀತ್ವಾ ತೇ ಮಹಾಬಲಂ | 18 ವಿಜಾತೀಯೇಷು ಕುಪ್ಯತು ಪ್ರಾದುರ್ಭೂತಾ ತವ ಕೃಧಾ | ಮೃತಾನಾಮಪಿ ಕಾಲೋ ಽಸೌ ವಿಚಾರೋ ಭವಿತಾ ಯದಾ | ಭೃತ್ಯಾಶ್ಚ ತವ ಯಾವನ್ನೋ ಭವಿಷ್ಯದ್ವಾದಿಸಾಧವಃ | ಯೇ ಚ ಕ್ಷುದ್ರಾ ಮಹಾನ್ಯೋ ವಾ ನಾಮತಸ್ಯೇ ಹಿ ಬಿಭೃತಿ | ಯದಾ ಸರ್ವೇಭ್ಯ ಏತೇಭ್ಯೋ ವೇತನಂ ವಿತರಿಷ್ಯತೇ | ಗನ್ವವೃಶ್ಚ ಯದಾ ನಾಶೋ ವಸುಧಾಯಾ ವಿನಾಶಕೈಃ | 19 ಅನನ್ತರಮ್ ಈಶ್ವರಸ್ಯ ಸ್ವರ್ಗಸ್ಥಮನ್ನಿರಸ್ಯ ದ್ವಾರಂ ಮುಕ್ತಂ ತನ್ಮನ್ನಿರಮಧ್ಯೇ ಚ ನಿಯಮಮಇಲ್ಲಾಷಾ ದೃಶ್ಯಾಭವತ್, ತೇನ ತಡಿಶೋ ರವಾಃ ಸ್ವನಿತಾನಿ ಭೂಮಿಕರ್ಮೋ ಗುರುತರತಿಲಾವೃಷ್ಟಿಶ್ಚೈತಾನಿ ಸಮಭವನ್ |

12 ತತಃ ಪರಂ ಸ್ವರ್ಗೇ ಮಹಾಚಿತ್ರಂ ದೃಷ್ಟಂ ಯೋಷಿದೇಕಾಸೀತ್ ಸಾ ಪರಿಹಿತಸೂರ್ಯಾ ಚನ್ದ್ರಶ್ಚ ತಸ್ಯಾಶ್ವರಣಯೋರಧೋ ದ್ವಾದಶತಾರಾಣಾಂ ಕಿರೀಟಿಂಶ್ಚ ಶಿರಸ್ತಾಸೀತ್ | 2 ಸಾ ಗರ್ಭವತೀ ಸತೀ

ಪ್ರಸವವೇದನಯಾ ವ್ಯಥಿತಾರ್ತರಾವಮ್ ಅಕರೋತ್ | 3 ತತಃ ಸ್ವರ್ಗೇ
 5 ಪರಮ್ ಏಕಂ ಚಿತ್ರಂ ದೃಷ್ಟಂ ಮಹಾನಾಗ ಏಕ ಉಪಾತಿಷ್ಠತ್ ಸ
 ಲೋಹಿತವರ್ಣಸ್ತಸ್ಯ ಸಪ್ತ ಶಿರಾಂಸಿ ಸಪ್ತ ಶೃಂಗಾಣಿ ಶಿರಃಸು ಚ ಸಪ್ತ
 ಕಿರೀಟಾನ್ಯಾಸನ್ | 4 ಸ ಸ್ವಲಾಜ್ಜಾಲೇನ ಗಗನಸ್ಥನಕ್ಷತ್ರಾಣಾಂ
 ತೃತೀಯಾಂಶಮ್ ಅವಮೃಜ್ಯ ಪೃಥಿವ್ಯಾಂ ನೃಪಾತಯತ್ | ಸ
 ಏವ ನಾಗೋ ನವಜಾತಂ ಸನ್ನಾನಂ ಗ್ರಸಿತುಮ್ ಉದ್ಯತಸ್ತಸ್ಯಾಃ
 ಪ್ರಸವಿಷ್ಯಮಾಣಾಯಾ ಯೋಷಿತೋ 5 ನ್ನಿಕೇ 5 ತಿಷ್ಠತ್ | 5 ಸಾ ತು
 ಪುಂಸನ್ನಾನಂ ಪ್ರಸೂತಾ ಸ ಏವ ಲೌಹಮಯರಾಜದಕ್ಷೇನ
 ಸರ್ವಜಾತಿಶ್ಚಾರಯಿಷ್ಯತಿ, ಕಿಚ್ಚ ತಸ್ಯಾಃ ಸನ್ನಾನ ಈಶ್ವರಸ್ಯ ಸಮೀಪಂ
 ತದೀಯಸಿಂಹಾಸನಸ್ಯ ಚ ಸನ್ನಿಧಿಮ್ ಉದ್ಧತಃ | 6 ಸಾ ಚ ಯೋಷಿತ್
 ಪ್ರಾನ್ತರಂ ಪಲಾಯಿತಾ ಯತಸ್ತತ್ರೇಶ್ವರೇಣ ನಿರ್ಮಿತ ಅಶ್ರಮೇ
 ಷಷ್ಯಧಿಕಶತದ್ವಯಾಧಿಕಸಹಸ್ರದಿನಾನಿ ತಸ್ಯಾಃ ಪಾಲನೇನ ಭವಿತವ್ಯಂ | 7
 ತತಃ ಪರಂ ಸ್ವರ್ಗೇ ಸಂಗ್ರಾಮ ಉಪಾತಿಷ್ಠತ್ ಮೀಖಾಯೇಲಸ್ತಸ್ಯ ದೂತಾಶ್ಚ
 ತೇನ ನಾಗೇನ ಸಹಾಯುದ್ಧನ್ ತಥಾ ಸ ನಾಗಸ್ತಸ್ಯ ದೂತಾಶ್ಚ ಸಂಗ್ರಾಮಮ್
 ಅಕುರ್ವನ್, ಕಿನ್ನು ಪ್ರಭವಿತುಂ ನಾಶಕುವನ್ 8 ಯತಃ ಸ್ವರ್ಗೇ ತೇಷಾಂ
 ಸ್ಥಾನಂ ಪುನ ನಾವಿದ್ಯತ | 9 ಅಪರಂ ಸ ಮಹಾನಾಗೋ 5 ಧರ್ತೋ
 ದಿಯಾವಲಃ (ಅಪವಾದಕಃ) ಶಯತಾನಶ್ಚ (ವಿಪಕ್ಷಃ) ಇತಿ ನಾಮ್ನಾ
 ವಿಖ್ಯಾತೋ ಯಃ ಪುರಾತನಃ ಸರ್ಪಃ ಕೃತ್ಸಂ ನರಲೋಕಂ ಭ್ರಾಮಯತಿ ಸ
 ಪೃಥಿವ್ಯಾಂ ನಿಪಾತಿತಸ್ತೇನ ಸಾರ್ಧಂ ತಸ್ಯ ದೂತಾ ಅಪಿ ತತ್ರ ನಿಪಾತಿತಾಃ |
 10 ತತಃ ಪರಂ ಸ್ವರ್ಗೇ ಉಚ್ಚೈ ಭಾಷಮಾಣೋ ರವೋ 5 ಯಂ
 ಮಯಾಶ್ರಾವಿ, ತ್ರಾಣಂ ಶಕ್ತಿಶ್ಚ ರಾಜತ್ವಮಧುನ್ಯವೇಶ್ವರಸ್ಯ ನಃ | ತಥಾ
 ತೇನಾಭಿಷಿಕ್ತಸ್ಯ ತ್ರಾತುಃ ಪರಾಕ್ರಮೋ 5 ಭವತ್ | ಯತೋ ನಿಪಾತಿತೋ
 5 ಸ್ಯಾಕಂ ಭ್ರಾತೃಣಾಂ ಸೋ 5 ಭಿಯೋಜಕಃ | ಯೇನೇಶ್ವರಸ್ಯ ನಃ ಸಾಕ್ಷಾತ್
 ತೇ 5 ದೂಷ್ಯನ್ ದಿವಾನಿಶಂ | 11 ಮೇಷವತ್ಸಸ್ಯ ರಕ್ತೇನ ಸ್ತಸಾಕ್ಷವಚನೇನ
 ಚ | ತೇ ತು ನಿಜಿತವನ್ತಸ್ತಂ ನ ಚ ಸ್ನೇಹಮ್ ಅಕುರ್ವತ್ | ಪ್ರಾಣೋಷ್ಠಪಿ
 ಸ್ವಕೀಯೇಷು ಮರಣಸ್ಮೈವ ಸಚ್ಚಟೇ | 12 ತಸ್ಮಾದ್ ಅನನ್ದತು
 ಸ್ವರ್ಗೋ ಹ್ಯಷ್ಟನ್ಯಾಂ ತನ್ನಿವಾಮಿನಃ | ಹಾ ಭೂಮಿಸಾಗರೌ ತಾಪೋ
 ಯುವಾಮೇವಾಕ್ರಮಿಷ್ಯತಿ | ಯವಯೋರವತೀರ್ಣೋ ಯತ್
 ಶೈತಾನೋ 5 ತೀವ ಕಾಪನಃ | ಅಲ್ದೋ ಮೇ ಸಮಯೋ 5 ಸ್ಥೇತಚ್ಚಾಪಿ
 ತೇನಾವಗಮ್ಯತೇ | 13 ಅನನ್ತರಂ ಸ ನಾಗಃ ಪೃಥಿವ್ಯಾಂ ಸ್ವಂ ನಿಕ್ಷಿಪ್ತಂ
 ವಿಲೋಕ್ಯ ತಾಂ ಪುತ್ರಪ್ರಸೂತಾಂ ಯೋಷಿತಮ್ ಉಪಾದವತ್ | 14 ತತಃ
 ಸಾ ಯೋಷಿತ್ ಯತ್ ಸ್ವಕೀಯಂ ಪ್ರಾನ್ತರಸ್ಥಾಶ್ರಮಂ ಪ್ರತ್ಯುತ್ತಿತುಂ
 ಶಕ್ನುಯಾತ್ ತದರ್ಥಂ ಮಹಾಕುರರಸ್ಯ ಪಕ್ವದ್ವಯಂ ತಸ್ಮೈ ದತ್ತಂ, ಸಾ ತು
 ತತ್ರ ನಾಗತೋ ದೂರೇ ಕಾಲ್ಪಿಕಂ ಕಾಲದ್ವಯಂ ಕಾಲಾರ್ಧಾಞ್ಚ ಯಾವತ್
 ಪಾಲ್ಯತೇ | 15 ಕಿಚ್ಚ ಸ ನಾಗಸ್ತಾಂ ಯೋಷಿತಂ ಸ್ತೋತಸಾ ಪ್ಲಾವಯಿತುಂ
 ಸ್ವಮುಖಾತ್ ನದೀವತ್ ತೋಯಾನಿ ತಸ್ಯಾಃ ಪಶ್ಚಾತ್ ಪ್ರಾಕ್ಷಿಪತ್ | 16 ಕಿನ್ನು
 ಮೇದಿನೀ ಯೋಷಿತಮ್ ಉಪಕುರ್ವತೀ ನಿಜವದನಂ ವ್ಯಾದಾಯ
 ನಾಗಮುಖಾದ್ ಉದ್ಗೀರ್ಣಾಂ ನದೀಮ್ ಅಪಿವತ್ | 17 ತತೋ ನಾಗೋ
 ಯೋಷಿತೇ ಕುದ್ಧಾ ತದ್ವಂಶಸ್ಯಾವಶಿಷ್ಯಲೋಕೈರರ್ಥತೋ ಯ
 ಈಶ್ವರಸ್ಯಾಜ್ಞಾಃ ಪಾಲಯನ್ತಿ ಯೀಶೋಃ ಸಾಕ್ಷಂ ಧಾರಯನ್ತಿ ಚ ತೈಃ ಸಹ
 ಯೋದ್ಧಂ ನಿರ್ಗತವಾನ್ |

13 ತತಃ ಪರಮಹಂ ಸಾಗರೀಯಸಿಕತಾಯಾಂ ತಿಷ್ಠನ್ ಸಾಗರಾದ್
 ಉದ್ಭವನ್ಮಮ್ ಏಕಂ ಪಶುಂ ದೃಷ್ಟವಾನ್ ತಸ್ಯ ದಶ ಶೃಂಗಾಣಿ
 ಸಪ್ತ ಶಿರಾಂಸಿ ಚ ದಶ ಶೃಂಗಾಣಿ ದಶ ಕಿರೀಟಾನಿ ಶಿರಃಸು
 ಚೇಶ್ವರನಿನ್ನಾಸೂಚಕಾನಿ ನಾಮಾನಿ ವಿದ್ಯಂತೇ | 2 ಮಯಾ ದೃಷ್ಟಃ ಸ
 ಪಶುಶ್ಚಿತ್ರವ್ಯಾಘ್ರಸದೃಶಃ ಕಿನ್ನು ತಸ್ಯ ಚರಣೌ ಭಲ್ಲೂಕಸ್ಯೇವ ವದನಞ್ಚ
 ಸಿಂಹವದನಮಿವ | ನಾಗನೇ ತಸ್ಮೈ ಸ್ತ್ರೀಯಪರಾಕ್ರಮಃ ಸ್ತ್ರೀಯಂ
 ಸಿಂಹಾಸನಂ ಮಹಾದಿಪತ್ಯಾಳ್ವಾದಾಯ | 3 ಮಯಿ ನಿರೀಕ್ಷಮಾಣೇ ತಸ್ಯ
 ಶಿರಸಾಮ್ ಏಕಮ್ ಅನ್ಯಕಾಘಾತೇನ ಛೇದಿತಮಿವಾದ್ಯಶ್ಚ, ಕಿನ್ನು
 ತಸ್ಯಾನ್ತಕಕ್ಷತಸ್ಯ ಪ್ರತೀಕಾರೋ 5 ಕ್ರಿಯತ ತತಃ ಕೃತ್ನೋ ನರಲೋಕಸ್ತಂ
 ಪಶುಮಧಿ ಚಮತ್ಕಾರಂ ಗತಃ, 4 ಯಶ್ಚ ನಾಗಸ್ತಸ್ಮೈ ಪಶವೇ ಸಾಮರ್ಥ್ಯಂ
 ದತ್ತವಾನ್ ಸರ್ವೇ ತಂ ಪ್ರಾಣಮನ್ ಪಶುಮಪಿ ಪ್ರಣಮನ್ತೋ 5 ಕಥಯನ್,
 ಕೋ ವಿದ್ಯತೇ ಪಶೋಃಸ್ತುಲ್ಯಸ್ತೇನ ಕೋ ಯೋದ್ಧುಮಹತಿ | 5
 ಅನನ್ತರಂ ತಸ್ಮೈ ದರ್ಪವಾಕ್ಯೇಶ್ವರನಿನ್ನಾವಾದಿ ವದನಂ
 ದ್ವಿಚತ್ವಾರಿಂಶತ್ಸಾಸಾನ್ ಯಾವದ್ ಅವಸ್ಥಿತೇಃ ಸಾಮರ್ಥ್ಯಾಳ್ವಾದಾಯ | 6
 ತತಃ ಸ ಈಶ್ವರನಿನ್ನನಾರ್ಥಂ ಮುಖಂ ವ್ಯಾದಾಯ ತಸ್ಯ ನಾಮ
 ತಸ್ಯಾವಾಸಂ ಸ್ವರ್ಗನಿವಾಸಿನಶ್ಚ ನಿನ್ನಿತುಮ್ ಆರಭತ | 7 ಅಪರಂ
 ಧಾರ್ಮ್ಯಕೈಃ ಸಹ ಯೋಧನಸ್ಯ ತೇಷಾಂ ಪರಾಜಯಸ್ಯ ಚಾನುಮತಿಃ
 ಸರ್ವಜಾತೀಯಾನಾಂ ಸರ್ವವಂಶೀಯಾನಾಂ ಸರ್ವಭಾಷಾವಾದಿನಾಂ
 ಸರ್ವದೇಶೀಯಾನಾಞ್ಚಾಧಿಪತ್ಯಮಪಿ ತಸ್ಮಾ ಅದಾಯ | 8 ತತೋ ಜಗತಃ
 ಸೃಷ್ಟಿಕಾಲಾತ್ ಛೇದಿತಸ್ಯ ಮೇಷವತ್ಸಸ್ಯ ಜೀವನಪುಸ್ತಕೇ ಯಾವತಾಂ
 ನಾಮಾನಿ ಲಿಖಿತಾನಿ ನ ವಿದ್ಯಂತೇ ತೇ ಪೃಥಿವೀನಿವಾಸಿನಃ ಸರ್ವೇ ತಂ
 ಪಶುಂ ಪ್ರಣಮನ್ತಿ | 9 ಯಸ್ಯ ಶ್ರೋತ್ರಂ ವಿದ್ಯತೇ ಸ ಶೃಣೋತು | 10 ಯೋ
 ಜನೋ 5 ಪರಾನ್ ವನ್ನೀಕೃತ್ಯ ನಯತಿ ಸ ಸ್ವಯಂ ವನ್ನೀಭೂಯ ಸ್ಥಾನಾನ್ತರಂ
 ಗಮಿಷ್ಯತಿ, ಯಶ್ಚ ಖಜ್ಜೇನ ಹನ್ತಿ ಸ ಸ್ವಯಂ ಖಜ್ಜೇನ ಘಾನಿಷ್ಯತೇ | ಅತ್ರ
 ಪವಿತ್ರಲೋಕಾನಾಂ ಸಹಿಷ್ಣುತಯಾ ವಿಶ್ವಾಸೇನ ಚ ಪ್ರಕಾಶಿತವ್ಯಂ | 11
 ಅನನ್ತರಂ ಪೃಥಿವೀತ ಉದ್ಭವನ್ಮಮ್ ಅಪರ ಏಕಃ ಪಶು ಮಯಾ ದೃಷ್ಟಃ ಸ
 ಮೇಷಶಾವಕವತ್ ಶೃಜದ್ವಯವಿಶಿಷ್ಯ ಅಸೀತ್ ನಾಗವಚ್ಚಾಭಾಷತ | 12 ಸ
 ಪ್ರಥಮಪಶೋರನ್ನಿಕೇ ತಸ್ಯ ಸರ್ವಂ ಪರಾಕ್ರಮಂ ವ್ಯವಹರತಿ ವಿಶೇಷತೋ
 ಯಸ್ಯ ಪ್ರಥಮಪಶೋರನ್ನಿಕಕ್ಷತಂ ಪ್ರತೀಕಾರಂ ಗತಂ ತಸ್ಯ ಪೂಜಾಂ
 ಪೃಥಿವೀಂ ತನ್ನಿವಾನಿಶ್ಚ ಕಾರಯತಿ | 13 ಅಪರಂ ಮಾನವಾನಾಂ
 ಸಾಕ್ಷಾದ್ ಆಕಾಶತೋ ಭುವಿ ವಹ್ನಿವರ್ಷಣಾದೀನಿ ಮಹಾಚಿತ್ರಾಣಿ
 ಕರೋತಿ | 14 ತಸ್ಯ ಪಶೋಃ ಸಾಕ್ಷಾದ್ ಯೇಷಾಂ ಚಿತ್ರಕರ್ಮಣಾಂ
 ಸಾಧನಾಯ ಸಾಮರ್ಥ್ಯಂ ತಸ್ಮೈ ದತ್ತಂ ತೈಃ ಸ ಪೃಥಿವೀನಿವಾಸಿನೋ
 ಭ್ರಾಮಯತಿ, ವಿಶೇಷತೋ ಯಃ ಪಶುಃ ಖಜ್ಜೇನ ಕ್ಷತಯುಕ್ತೋ
 ಭೂತ್ವಾಪ್ಯಜೀವತ್ ತಸ್ಯ ಪ್ರತಿಮಾನಿರ್ಮೂಢಂ ಪೃಥಿವೀನಿವಾಸಿನ ಆದಿಶತಿ |
 15 ಅಪರಂ ತಸ್ಯ ಪಶೋಃ ಪ್ರತಿಮಾ ಯಥಾ ಭಾಷತೇ ಯಾವನ್ಶ್ಚ
 ಮಾನವಾಸ್ತಾಂ ಪಶುಪ್ರತಿಮಾಂ ನ ಪೂಜಯನ್ತಿ ತೇ ಯಥಾ ಹನ್ಯಂತೇ ತಥಾ
 ಪಶುಪ್ರತಿಮಾಯಾಃ ಪ್ರಾಣಪ್ರತಿಷ್ಠಾರ್ಥಂ ಸಾಮರ್ಥ್ಯಂ ತಸ್ಮಾ ಅದಾಯ |
 16 ಅಪರಂ ಕ್ಷುದ್ರಮಹದ್ಧನಿದರಿದ್ರಮುಕ್ತದಾಸಾನ್ ಸರ್ವಾನ್ ದಕ್ಷಿಣಕರೇ
 ಭಾಲೇ ವಾ ಕಲಜ್ಯಂ ಗ್ರಾಹಯತಿ | 17 ತಸ್ಮಾದ್ ಯೇ ತಂ ಕಲಜ್ಯಮರ್ಥತಃ
 ಪಶೋ ನಾಮ ತಸ್ಯ ನಾಮ್ನಃ ಸಂಖ್ಯಾಜ್ಯಂ ವಾ ಧಾರಯನ್ತಿ ತಾನ್ ವಿನಾ
 ಪರೇಣ ಕೇನಾಪಿ ಕ್ರಯವಿಕ್ರಯೇ ಕರ್ತುಂ ನ ಶಕ್ಯತೇ | 18 ಅತ್ರ ಜ್ಞಾನೇನ
 ಪ್ರಕಾಶಿತವ್ಯಂ | ಯೋ ಬುದ್ಧಿವಿಶಿಷ್ಟಃ ಸ ಪಶೋಃ ಸಂಖ್ಯಾಂ

ಗಣಯತು ಯತಃ ಸಾ ಮಾನವಸ್ಯ ಸಂಖ್ಯಾ ಭವತಿ | ಸಾ ಚ ಸಂಖ್ಯಾ ಷಟ್ಪತ್ಯಧಿಕಷಟ್ಪತಾನಿ |

14 ತತಃ ಪರಂ ನಿರೀಕ್ಷಮಾಣೇನ ಮಯಾ ಮೇಷಶಾವಕೋ ದೃಷ್ಟಃ ಸ ಸಿಯೋನಪವರ್ವತಸ್ಯೋಪಯ್ಯತಿಷ್ಠತ್, ಅಪರಂ ಯೇಷಾಂ ಭಾಲೇಷು ತಸ್ಯ ನಾಮ ತತ್ಪಿತುಶ್ಚ ನಾಮ ಲಿಖಿತಮಾಸ್ಯೇ ತಾದೃಶಾಶ್ಚತುಶ್ಚತಾರಿಶತ್ಕಹಸ್ತಾಧಿಕಾ ಲಕ್ಷಲೋಕಾಸ್ಯೇನ ಸಾರ್ಧಮ್ ಆಸನ್ | 2 ಅನನ್ತರಂ ಬಹುತೋಯಾನಾಂ ರವ ಇವ ಗುರುತರಸ್ತನಿತಸ್ಯ ಚ ರವ ಇವ ಏಕೋ ರವಃ ಸ್ವರ್ಗತ್ ಮಯಾಶ್ರಾವಿ | ಮಯಾ ಶ್ರುತಃ ಸ ರವೋ ವೀಣಾವಾದಕಾನಾಂ ವೀಣಾವಾದನಸ್ಯ ಸದೃಶಃ | 3 ಸಿಂಹಸನಸ್ನಾನಿಕೇ ಪ್ರಾಣಿಚತುಷ್ಟಯಸ್ಯ ಪ್ರಾಚೀನವರ್ಗಸ್ಯ ಚಾನಿಕೇ 5 ಪಿ ತೇ ನವೀನಮೇಕಂ ಗೀತಮ್ ಅಗಾಯನ್ ಕಿನ್ಯ ಧರಣೀತಃ ಪರಿಕ್ರೀತಾನ್ ತಾನ್ ಚತುಶ್ಚತಾರಿಶತ್ಕಹಸ್ತಾಧಿಕಲಕ್ಷಲೋಕಾನ್ ವಿನಾ ನಾಪರೇಣ ಕೇನಾಪಿ ತದ್ ಗೀತಂ ಶಿಕ್ಷಿತಂ ಶಕ್ಯತೇ | 4 ಇಮೇ ಯೋಷಿತಾಂ ಸಜ್ಜೇನ ನ ಕಲಜೈತಾ ಯತಸ್ಯೇ ವಮ್ಯಧುನಾ ಮೇಷಶಾವಕೋ ಯತ್ ಕಿಮಪಿ ಸ್ಥಾನಂ ಗಚ್ಛೇತ್ ತತ್ಪರ್ವಸ್ಮಿನ್ ಸ್ಥಾನೇ ತಮ್ ಅನುಗಚ್ಛನ್ತಿ ಯತಸ್ಯೇ ಮನುಷ್ಯಾಣಾಂ ಮಧ್ಯತಃ ಪ್ರಥಮಫಲಾನೀವೇಶ್ವರಸ್ಯ ಮೇಷಶಾವಕಸ್ಯ ಚ ಕೃತೇ ಪರಿಕ್ರೀತಾಃ | 5 ತೇಷಾಂ ವದನೇಷು ಚಾನೃತಂ ಕಿಮಪಿ ನ ವಿದ್ಯತೇ ಯತಸ್ಯೇ ನಿರ್ದೋಷಾ ಈಶ್ವರಸಿಂಹಾಸನಸ್ನಾನಿಕೇ ತಿಷ್ಠನ್ತಿ | 6 ಅನನ್ತರಮ್ ಆಕಾಶಮದ್ಯೇನೋಡ್ಡೀಯಮಾನೋ 5 ಪರ ಏಕೋ ದೂತೋ ಮಯಾ ದೃಷ್ಟಃ ಸೋ 5 ನನ್ನಕಾಲೇಯಂ ಸುಸಂವಾದಂ ಧಾರಯತಿ ಸ ಚ ಸುಸಂವಾದಃ ಸರ್ವಜಾತೀಯಾನ್ ಸರ್ವವಂಶೀಯಾನ್ ಸರ್ವಭಾಷಾವಾದಿನಃ ಸರ್ವದೇಶೀಯಾಂಶ್ಚ ಪೃಥಿವೀನಿವಾಸಿನಃ ಪ್ರತಿ ತೇನ ಘೋಷಿತವ್ಯಃ | (aiṅnios g166) 7 ಸ ಉಚ್ಛ್ರಿಸ್ತರೇಣೇದಂ ಗದತಿ ಯೂಯಮೀಶ್ವರಾದ್ ಬಿಭೀತ ತಸ್ಯ ಸ್ವಮಂ ಕುರುತ ಚ ಯತಸ್ಯದೀಯವಿಚಾರಸ್ಯ ದಣ್ಣ ಉಪಾತಿಷ್ಠತ್ ತಸ್ಮಾದ್ ಆಕಾಶಮಣ್ಣಲಸ್ಯ ಪೃಥಿವ್ಯಾಃ ಸಮುದ್ರಸ್ಯ ತೋಯಪ್ರಸವಣಾನಾಂಚ ಸ್ರಷ್ಟಾ ಯುಷ್ಮಾಭಿಃ ಪ್ರಣಮ್ಯತಾಂ | 8 ತತ್ಪಶ್ಯಾದ್ ದ್ವಿತೀಯ ಏಕೋ ದೂತ ಉಪಸ್ಥಾಯಾವದತ್ ಪತಿತಾ ಪತಿತಾ ಸಾ ಮಹಾಬಾಬಿಲಿ ಯಾ ಸರ್ವಜಾತೀಯಾನ್ ಸ್ತಕೀಯಂ ವ್ಯಭಿಚಾರರೂಪಂ ಕ್ರೋಧಮದಮ್ ಅಪಾಯಯತ್ | 9 ತತ್ಪಶ್ಯಾದ್ ತೃತೀಯೋ ದೂತ ಉಪಸ್ಥಾಯೋಚ್ಛ್ರೀರವದತ್, ಯಃ ಕಶ್ಚಿತ ತಂ ಶಶುಂ ತಸ್ಯ ಪ್ರತಿಮಾಂ ಪ್ರಣಮತಿ ಸ್ವಭಾಲೇ ಸ್ವಕರೇ ವಾ ಕಲಜ್ಯಂ ಗೃಹ್ಣಾತಿ ಚ 10 ಸೋ 5 ಪೀಶ್ವರಸ್ಯ ಕ್ರೋಧಪಾತ್ರೇ ಸ್ಥಿತಮ್ ಅಮಿಶ್ರಿತಂ ಮದತ್ ಅರ್ಥತ ಈಶ್ವರಸ್ಯ ಕ್ರೋಧಮದಂ ಪಾಸ್ತತಿ ಪವಿತ್ರದೂತಾನಾಂ ಮೇಷಶಾವಕಸ್ಯ ಚ ಸಾಕ್ಷಾದ್ ವಕ್ಷಿಗನ್ನಕಯೋ ಯಾರ್ಕನಾಂ ಲಪ್ಸ್ಯತೇ ಚ | 11 ತೇಷಾಂ ಯಾತನಾಯಾ ಧೂಮೋ 5 ನನ್ನಕಾಲಂ ಯಾವದ್ ಉದ್ಗಮಿಷ್ಯತಿ ಯೇ ಚ ಪಶುಂ ತಸ್ಯ ಪ್ರತಿಮಾಂ ಪ್ರಾಜಯನ್ತಿ ತಸ್ಯ ನಾವೋ 5 ಚ್ಯಂ ವಾ ಗೃಹ್ಣನ್ತಿ ತೇ ದಿವಾನಿಶಂ ಕಚ್ಛನ್ ವಿರಾಮಂ ನ ಪ್ರಾಪ್ಸ್ಯನ್ತಿ | (aiṅn g165) 12 ಯೇ ಮಾನವಾ ಈಶ್ವರಸ್ಯಾಚ್ಛಾ ಯೇಶೌ ವಿಶ್ವಾಸಂ ಪಾಲಯನ್ತಿ ತೇಷಾಂ ಪವಿತ್ರಲೋಕಾನಾಂ ಸಹಿಷ್ಣುತಯಾಶ್ಚ ಪ್ರಕಾಶಿತವ್ಯಂ | 13 ಅಪರಂ ಸ್ವರ್ಗಮ್ ಮಯಾ ಸಹ ಸಮ್ಭಾಷಮಾಣ ಏಕೋ ರವೋ ಮಯಾಶ್ರಾವಿ ತೇನೋಕ್ತಂ ತ್ವಂ ಲಿಖ, ಇದಾನೀಮಾರಭ್ಯ ಯೇ ಪ್ರಭೌ ಪ್ರಿಯನ್ತೇ ತೇ ಮೃತಾ ಧನ್ಯಾ ಇತಿ; ಅತ್ಯಾ ಭಾಷತೇ ಸತ್ಯಂ ಸ್ವಶ್ರಮೇಭ್ಯಸ್ಯ ವಿರಾಮಃ ಪ್ರಾಪ್ತವ್ಯಃ ತೇಷಾಂ

ಕರ್ಮೋಣಿ ಚ ತಾನ್ ಅನುಗಚ್ಛನ್ತಿ | 14 ತದನನ್ತರಂ ನಿರೀಕ್ಷಮಾಣೇನ ಮಯಾ ಶ್ವೇತವರ್ಣ ಏಕೋ ಮೇಘೋ ದೃಷ್ಟಸ್ತನ್ಯೇಫಾರೂಢೋ ಜನೋ ಮಾನವಪತ್ರಾಕೃತಿರಸ್ತಿ ತಸ್ಯ ಶಿರಸಿ ಸುವರ್ಣಕಿರೀಟಂ ಕರೇ ಚ ತೀಕ್ಷ್ಣಂ ದಾತ್ರಂ ತಿಷ್ಠತಿ | 15 ತತಃ ಪರಮ್ ಅನ್ಯ ಏಕೋ ದೂತೋ ಮನ್ನಿರಾತ್ ನಿರ್ಗತ್ಯೋಚ್ಛ್ರಿಸ್ತರೇಣ ತಂ ಮೇಫಾರೂಢಂ ಸಮ್ಯಾಷ್ಟಾವದತ್ ತ್ವಯಾ ದಾತ್ರಂ ಪ್ರಸಾರ್ಯ ಶಸ್ತುಚ್ಛೇದನಂ ಕ್ರಿಯತಾಂ ಶಸ್ತುಚ್ಛೇದನಸ್ಯ ಸಮಯ ಉಪಸ್ಥಿತೋ ಯತೋ ಮೇದಿನ್ಯಾಃ ಶಸ್ತಾನಿ ಪರಿಪಕ್ವಾನಿ | 16 ತತಸ್ಯೇನ ಮೇಫಾರೂಢೇನ ಪೃಥಿವ್ಯಾಂ ದಾತ್ರಂ ಪ್ರಸಾರ್ಯ ಪೃಥಿವ್ಯಾಃ ಶಸ್ತುಚ್ಛೇದನಂ ಕೃತಂ | 17 ಅನನ್ತರಮ್ ಅಪರ ಏಕೋ ದೂತಃ ಸ್ವರ್ಗಸ್ಥಮನ್ನಿರಾತ್ ನಿರ್ಗತಃ ಸೋ 5 ಪಿ ತೀಕ್ಷ್ಣಂ ದಾತ್ರಂ ಧಾರಯತಿ | 18 ಅಪರಮ್ ಅನ್ಯ ಏಕೋ ದೂತೋ ವೇದಿತೋ ನಿರ್ಗತಃ ಸ ವಹ್ನೇರಧಿಪತೀಃ ಸ ಉಚ್ಛ್ರಿಸ್ತರೇಣ ತಂ ತೀಕ್ಷ್ಣದಾತ್ರಧಾರಿಣಂ ಸಮ್ಯಾಷ್ಟಾವದತ್ ತ್ವಯಾ ಸ್ವಂ ತೀಕ್ಷ್ಣಂ ದಾತ್ರಂ ಪ್ರಸಾರ್ಯ ಮೇದಿನ್ಯಾ ದ್ರಾಕ್ಷಾಗಂಚ್ಛೇದನಂ ಕ್ರಿಯತಾಂ ಯತಸ್ಯತ್ವಲಾನಿ ಪರಿಣತಾನಿ | 19 ತತಃ ಸ ದೂತಃ ಪೃಥಿವ್ಯಾಂ ಸ್ವದಾತ್ರಂ ಪ್ರಸಾರ್ಯ ಪೃಥಿವ್ಯಾ ದ್ರಾಕ್ಷಾಫಲಚ್ಛೇದನಮ್ ಅಕರೋತ್ ತತ್ವಲಾನಿ ಚೇಶ್ವರಸ್ಯ ಕ್ರೋಧಸ್ವರೂಪಸ್ಯ ಮಹಾಕುಣ್ಡಸ್ಯ ಮಧ್ಯಂ ನಿರಕ್ಷಿಪತ್ | 20 ತತ್ಕುಣ್ಡಸ್ಥಲಾನಿ ಚ ಬಹಿ ಮರ್ದ್ವಿತಾನಿ ತತಃ ಕುಣ್ಡಮಧ್ಯಾತ್ ನಿರ್ಗತಂ ರಕ್ತಂ ಕ್ರೋಶಶತಪರ್ಯಂತಮ್ ಅಶ್ವಾನಾಂ ಖಲೀನಾನ್ ಯಾವದ್ ವ್ಯಾಪ್ನೋತ್ |

15 ತತಃ ಪರಮ್ ಅಹಂ ಸ್ವರ್ಗೇ 5 ಪರಮ್ ಏಕಮ್ ಅದ್ಭುತಂ ಮಹಾಚಿಹ್ನಂ ದೃಷ್ಟವಾನ್ ಅರ್ಥತೋ ಯೈ ದರ್ಶಣೈರಿಶ್ವರಸ್ಯ ಕೋಪಃ ಸಮಾಪ್ತಿಂ ಗಮಿಷ್ಯತಿ ತಾನ್ ದಕ್ಷಾನ್ ಧಾರಯನ್ತಃ ಸಪ್ತ ದೂತಾ ಮಯಾ ದೃಷ್ಟಾಃ | 2 ವಕ್ಷಿಮಿಶ್ರಿತಸ್ಯ ಕಾಚಮಯಸ್ಯ ಜಲಾಶಯಸ್ಯಾಕೃತಿರಪಿ ದೃಷ್ಟಾ ಯೇ ಚ ಪಶೋಸ್ತತ್ಪ್ರತಿಮಾಯಾಸ್ತನ್ಯೂರೋ 5 ಚ್ಯಸ್ಯ ಚ ಪ್ರಭೂತವನ್ತಸ್ಯೇ ತಸ್ಯ ಕಾಚಮಯಜಲಾಶಯಸ್ಯ ತೀರೇ ತಿಷ್ಠನ್ತ ಈಶ್ವರೀಯವೀಣಾ ಧಾರಯನ್ತಿ, 3 ಈಶ್ವರದಾಸಸ್ಯ ಮೂಸಸೋ ಗೀತಂ ಮೇಷಶಾವಕಸ್ಯ ಚ ಗೀತಂ ಗಾಯನ್ತೋ ವದನ್ತಿ, ಯಥಾ, ಸರ್ವಶಕ್ತಿವಿಶಿಷ್ಟಸ್ತಂ ಹೇ ಪ್ರಭೋ ಪರಮೇಶ್ವರ | ತ್ವದೀಯಸರ್ವಕರ್ಮೋಣಿ ಮಹಾನಿ ಚಾದ್ಯುತಾನಿ ಚ | ಸರ್ವಪುಣ್ಯವತಾಂ ರಾಜನ್ ಮಾರ್ಗಾ ನ್ಯಾಯ್ಯಾ ಋತಾಶ್ಚ ತೇ | 4 ಹೇ ಪ್ರಭೋ ನಾಮಧೇಯಾತೇ ಕೋ ನ ಭೀತಿಂ ಗಮಿಷ್ಯತಿ | ಕೋ ವಾ ತ್ವದೀಯನಾಮೃತ್ಯು ಪ್ರಶಂಸಾಂ ನ ಕರಿಷ್ಯತಿ | ಕೇವಲಸ್ತಂ ಪವಿತ್ರೋ 5 ನಿ ಸರ್ವಜಾತೀಯಮಾನವಾಃ | ತ್ವಾಮೇವಾಭಿಪ್ರಣಂಸ್ಯನ್ತಿ ಸಮಾಗತ್ಯ ತ್ವದನುಕ್ತಂ | ಯಸ್ಮಾತ್ಪವ ವಿಚಾರಾಜ್ಞಾಃ ಪ್ರಾದುರ್ಭಾವಂ ಗತಾಃ ಕಿಲ | 5 ತದನನ್ತರಂ ಮಯಿ ನಿರೀಕ್ಷಮಾಣೇ ತಿ ಸ್ವರ್ಗೇ ಸಾಕ್ಷ್ಯವಾಸಸ್ಯ ಮನ್ನಿರಸ್ಯ ದ್ವಾರಂ ಮುಕ್ತಂ | 6 ಯೇ ಚ ಸಪ್ತ ದೂತಾಃ ಸಪ್ತ ದಕ್ಷಾನ್ ಧಾರಯನ್ತಿ ತೇ ತಸ್ಮಾತ್ ಮನ್ನಿರಾತ್ ನಿರಗಚ್ಛನ್ | ತೇಷಾಂ ಪರಿಚ್ಛದಾ ನಿರ್ಮಲಶ್ರುಭವರ್ಣವಸ್ತ್ರನಿರ್ಮಿತಾ ವಕ್ಷಾಂಸಿ ಚ ಸುವರ್ಣಶ್ರುಜ್ಜಾಲೈ ವೇಷ್ಠಿತಾನ್ಯಾಸನ್ | 7 ಅಪರಂ ಚತುರ್ಕಾಂ ಪ್ರಾಣಿನಾಮ್ ಏಕಸ್ತೇಭ್ಯಃ ಸಪ್ತದೂತೇಭ್ಯಃ ಸಪ್ತಸುವರ್ಣಕಂಸಾನ್ ಅದದಾತ್ | (aiṅn g165) 8 ಅನನ್ತರಮ್ ಈಶ್ವರಸ್ಯ ತೇಜಃಪ್ರಭಾವಕಾರಣಾತ್ ಮನ್ನಿರಂ ಧೂಮೇನ ಪರಿಪೂರ್ಣಂ ತಸ್ಮಾತ್ ತೈಃ ಸಪ್ತದೂತೈಃ ಸಪ್ತದಕ್ಷಾಣಾಂ ಸಮಾಪ್ತಿಂ ಯಾವತ್ ಮನ್ನಿರಂ ಕೇನಾಪಿ ಪ್ರವೇಷ್ಣಂ ನಾಶಕ್ಯತ |

16 ತತಃ ಪರಂ ಮನ್ವಿರಾತ್ ತಾನ್ ಸಪ್ತದೂತಾನ್ ಸಮ್ಯಾಷಮಾಣ ಏಷ ಮಹಾರವೋ ಮಯಾಶ್ರಾವಿ, ಯೂಯಂ ಗತ್ವಾ ತೇಭ್ಯಃ ಸಪ್ತಕಂಸೇಭ್ಯ ಈಶ್ವರಸ್ಯ ಕೋಧಂ ಪೃಥಿವ್ಯಾಂ ಸ್ರಾವಯತ | 2 ತತಃ ಪ್ರಥಮೋ ದೂತೋ ಗತ್ವಾ ಸ್ವಕಂಸೇ ಯದ್ಯದ್ ಅವಿದ್ಯತ ತತ್ ಪೃಥಿವ್ಯಾಮ್ ಅಸ್ರಾವಯತ್ ತಸ್ಮಾತ್ ಪಶೋಃ ಕಲಜ್ಜಧಾರಿಣಾಂ ತತ್ರತಿಮಾಪೂಜಕಾನಾಂ ಮಾನವಾನಾಂ ಶರೀರೇಷು ವ್ಯಥಾಜನಕಾ ದುಷ್ಟವ್ರಣಾ ಅಭವನ್ | 3 ತತಃ ಪರಂ ದ್ವಿತೀಯೋ ದೂತಃ ಸ್ವಕಂಸೇ ಯದ್ಯದ್ ಅವಿದ್ಯತ ತತ್ ಸಮುದ್ರೇ ಸ್ರಾವಯತ್ ತೇನ ಸ ಕುಣಪಸ್ಥಲೋಣಿತರೂಪಭವತ್ ಸಮುದ್ರೇ ಸ್ಥಿತಾಶ್ಚ ಸರ್ವೇ ಪ್ರಾಣಿನೋ ಮೃತ್ಯುಂ ಗತಾಃ | 4 ಅಪರಂ ತೃತೀಯೋ ದೂತಃ ಸ್ವಕಂಸೇ ಯದ್ಯದ್ ಅವಿದ್ಯತ ತತ್ ಸರ್ವಂ ನದೀಷು ಜಲಪ್ರಸ್ಪವಣೇಷು ಚಾಸ್ರಾವಯತ್ ತತಸ್ತಾನಿ ರಕ್ತಮಯಾನ್ಯಭವನ್ | ಅಪರಂ ತೋಯಾನಾಮ್ ಅಧಿಪಸ್ಯ ದೂತಸ್ಯ ವಾಗಿಯಂ ಮಯಾ ಶ್ರುತಾ | 5 ವರ್ತಮಾನಶ್ಚ ಭೂತಶ್ಚ ಭವಿಷ್ಯಂಶ್ಚ ಪರಮೇಶ್ವರಃ | ತ್ರಮೇವ ನ್ಯಾಯ್ಯಕಾರೀ ಯದ್ ಏತಾದ್ಯಕ್ ತ್ವಂ ವ್ಯಚಾರಯಃ | 6 ಭವಿಷ್ಯದ್ವಾದಿಸಾಧೂನಾಂ ರಕ್ತಂ ತೈರೇವ ಪಾತಿತಂ | ಶೋಣಿತಂ ತ್ವನ್ತು ತೇಭ್ಯೋ ಽದಾಸ್ತತ್ಪಾನಂ ತೇಷು ಯುಜ್ಯತೇ | 7 ಅನನ್ತರಂ ವೇದೀತೋ ಭಾಷಮಾಣಸ್ಯ ಕಸ್ಯಚಿದ್ ಅಯಂ ರವೋ ಮಯಾ ಶ್ರುತಃ, ಹೇ ಪರಶ್ವರ ಸತ್ಯಂ ತತ್ ಹೇ ಸರ್ವಶಕ್ತಿಮನ್ ಪ್ರಭೋ | ಸತ್ಯಾ ನ್ಯಾಯ್ಯಶ್ಚ ಸರ್ವಾ ಹಿ ವಿಚಾರಾಜ್ಞಾಸ್ತದ್ರೇಯಕಾಃ | 8 ಅನನ್ತರಂ ಚತುರ್ಥೋ ದೂತಃ ಸ್ವಕಂಸೇ ಯದ್ಯದ್ ಅವಿದ್ಯತ ತತ್ ಸರ್ವಂ ಸೂರ್ಯ್ಯೇ ಸ್ರಾವಯತ್ ತಸ್ಮೈ ಚ ಪಶ್ಚಿಮಾ ಮಾನವಾನ್ ದಗ್ಧಾಂ ಸಾಮರ್ಥ್ಯಮ್ ಆದಾಯ | 9 ತೇನ ಮನುಷ್ಯಾ ಮಹಾತಾಪೇನ ತಾಪಿತಾಸ್ತೇಷಾಂ ದಕ್ಷಿಣಾಮ್ ಅಧಿಪತ್ವವಿಷ್ಣುಸೈಶ್ವರಸ್ಯ ನಾಮಾನಿನ್ದ್ರನ್ ತತ್ರಶಂಸಾರ್ಥಜ್ಞ ಮನಃಪರಿವರ್ತನಂ ನಾಕುರ್ವನ್ | 10 ತತಃ ಪರಂ ಪೃಥ್ವಿಮೋ ದೂತಃ ಸ್ವಕಂಸೇ ಯದ್ಯದ್ ಅವಿದ್ಯತ ತತ್ ಸರ್ವಂ ಪಶೋಃ ಸಿಂಹಾಸನೇ ಸ್ರಾವಯತ್ ತೇನ ತಸ್ಯ ರಾಷ್ಟ್ರಂ ತಿಮಿರಾಚ್ಛನ್ನಮ್ ಅಭವತ್ ಲೋಕಾಶ್ಚ ವೇದನಾಕಾರಣಾತ್ ಸ್ವರಸನಾ ಅದಂದಶ್ಚತ | 11 ಸ್ವಕೀಯವ್ಯಥಾವ್ರಣಕಾರಣಾಚ್ಚ ಸ್ವಗ್ರಸ್ಥಮ್ ಅನಿನ್ದ್ರನ್ ಸ್ವಕ್ರಿಯಾಭ್ಯಶ್ಚ ಮನಾಂಸಿ ನ ಪರಾವರ್ತಯನ್ | 12 ತತಃ ಪರಂ ಷಷ್ಠೋ ದೂತಃ ಸ್ವಕಂಸೇ ಯದ್ಯದ್ ಅವಿದ್ಯತ ತತ್ ಸರ್ವಂ ಫರಾತಾಖ್ಯೋ ಮಹಾನದೇ ಸ್ರಾವಯತ್ ತೇನ ಸೂರ್ಯ್ಯೋದಯದಿಶ ಆಗಮಿಷ್ಯತಾಂ ರಾಜ್ಞಾಂ ಮಾರ್ಗಸುಗಮಾರ್ಥಂ ತಸ್ಯ ತೋಯಾನಿ ಪರ್ಯ್ಯಶುಷ್ಯನ್ | 13 ಅನನ್ತರಂ ನಾಗಸ್ಯ ವದನಾತ್ ಪಶೋ ವದನಾತ್ ಮಿಥ್ಯಾಭವಿಷ್ಯದ್ವಾದಿನಶ್ಚ ವದನಾತ್ ನಿರ್ಗಚ್ಛನ್ತಸ್ಯಯೋ ಽಶುಚಯ ಆತ್ಮಾನೋ ಮಯಾ ದೃಷ್ಟಾಸ್ತೇ ಮಣ್ಣುಕಾಕಾರಾಃ | 14 ತ ಅಶ್ಚರ್ಯ್ಯಕರ್ಮಕಾರಿಣೋ ಭೂತಾನಾಮ್ ಆತ್ಮಾನಃ ಸನ್ನಿ ಸರ್ವಶಕ್ತಿಮತ ಈಶ್ವರಸ್ಯ ಮಹಾದಿನೇ ಯೇನ ಯುಧೇನ ಭವಿತವ್ಯಂ ತತ್ರತೇ ಕೃತ್ಯಜಗತೋ ರಾಜ್ಞಾಃ ಸಂಗ್ರಹೀತುಂ ತೇಷಾಂ ಸನ್ನಿಧಿಂ ನಿರ್ಗಚ್ಛಂತಿ | 15 ಅಪರಮ್ ಇಭಿಭಾಷಯಾ ಹರ್ಮ್ಯಗಿದ್ವೋನಾಮಕಸ್ಥನೇ ತೇ ಸಜ್ಞಹೀತಾಃ | 16 ಪಶ್ಯಾಹಂ ಚೈರವದ್ ಆಗಚ್ಛಾಮಿ ಯೋ ಜನಃ ಪ್ರಬುದ್ಧಸ್ತಿಷ್ಠತಿ ಯಥಾ ಚ ನಗೈಃ ಸನ್ ನ ಪರ್ಯ್ಯಟತಿ ತಸ್ಯ ಲಜ್ಜಾ ಚ ಯಥಾ ದೃಶ್ಯಾ ನ ಭವತಿ ತಥಾ ಸ್ವಪಾಸಾಂಸಿ ರಕ್ಷತಿ ಸ ಧನ್ಯಃ | 17 ತತಃ ಪರಂ ಸಪ್ತಮೋ ದೂತಃ ಸ್ವಕಂಸೇ ಯದ್ಯದ್ ಅವಿದ್ಯತ ತತ್ ಸರ್ವಮ್ ಆಕಾಶೇ ಸ್ರಾವಯತ್ ತೇನ

ಸ್ವರ್ಗೀಯಮನ್ದಿರಮದ್ಧಸ್ತಸಿಂಹಾಸನಾತ್ ಮಹಾರವೋ ಽಯಂ ನಿರ್ಗತಃ ಸಮಾಪ್ತಿರಭವದತಿ | 18 ತದನನ್ತರಂ ತಡಿತೋ ರವಾಃ ಸ್ವನಿತಾನಿ ಚಾಭವನ್, ಯಸ್ಮಿನ್ ಕಾಲೇ ಚ ಪೃಥಿವ್ಯಾಂ ಮನುಷ್ಯಾಃ ಸ್ಯಷ್ಟಾಸ್ತಮ್ ಆರಭ್ಯ ಯಾದ್ಯಜ್ಜಹಾಭೂಮಿಕಮ್ಪಃ ಕದಾಪಿ ನಾಭವತ್ ತಾದ್ಯಗ್ ಭೂಕಮ್ಪೋ ಽಭವತ್ | 19 ತದಾನೀಂ ಮಹಾನಗರೀ ತ್ರಿಖಣ್ಣಾ ಚಾತಾ ಭಿನ್ನಜಾತೀಯಾನಾಂ ನಗರಾಣಿ ಚ ನೃಪತನ್ ಮಹಾಬಾಬಿಲ್ ಚೇಶ್ವರೇಣ ಸ್ವತೀಯಪ್ರಚಣ್ಣಕೋಪಮದಿರಾಪಾತ್ರದಾನಾರ್ಥಂ ಸಂಸ್ಕೃತಾ | 20 ದ್ವಿಪಾಶ್ಚ ಪಲಾಯಿತಾ ಗಿರಯಶ್ಚಾನ್ವಹಿತಾಃ | 21 ಗಗನಮಣ್ಣುಲಾಚ್ಛ ಮನುಷ್ಯಾಣಾಮ್ ಉಪರ್ಯ್ಯೇಕೈಕದ್ರೋಣಪರಿಮಿತಶಿಲಾನಾಂ ಮಹಾವೃಷ್ಟಿರಭವತ್ ತಚ್ಚಿಲಾವೃಷ್ಟೇಃ ಕ್ಲೇಶಾತ್ ಮನುಷ್ಯಾ ಈಶ್ವರಮ್ ಅನಿನ್ದಮ್ ಯತಸ್ತಜ್ಜಾತಃ ಕ್ಲೇಶೋ ಽತೀವ ಮಹಾನ್ |

17 ತದನನ್ತರಂ ತೇಷಾಂ ಸಪ್ತಕಂಸಧಾರಿಣಾಂ ಸಪ್ತದೂತಾನಾಮ್ ಏಕ ಅಗತ್ಯ ಮಾಂ ಸಮ್ಯಾಷ್ಯಾವದತ್, ಅತಾಗಚ್ಛ ಮೇದಿನ್ಯಾ ನರಪತಯೋ ಯಯಾ ವೇಶ್ಯಯಾ ಸಾರ್ಧಂ ವೃಭಿಚಾರಕರ್ಮೈ ಕೃತವನ್ಯಃ, 2 ಯಸ್ಯಾ ವೃಭಿಚಾರಮದೇನ ಚ ಪೃಥಿವೀನಿವಾಸಿನೋ ಮತ್ತಾ ಅಭವನ್ ತಸ್ಯಾ ಬಹುತೋಯೇಷೂಪವಿಷ್ಣುಯಾ ಮಹಾವೇಶ್ಯಾಯಾ ದಣ್ಣಮ್ ಅಹಂ ತ್ವಾಂ ದರ್ಶಯಾಮಿ | 3 ತತೋ ಽಹಮ್ ಆತ್ಮನಾವಿಷ್ಣುಸೇನ ದೂತೇನ ಪ್ರಾನ್ತರಂ ನೀತಸ್ತತ್ರ ನಿನ್ಯಾನಾಮಭಿಃ ಪರಿಪೂರ್ಣಂ ಸಪ್ತಶಿರೋಭಿ ದರ್ಶಶ್ಚೈಶ್ಚ ವಿಶಿಷ್ಟಂ ಸಿನ್ದೂರವರ್ಣಂ ಪಶುಮುಪವಿಷ್ಣು ಯೋಷಿದೇಕಾ ಮಯಾ ದೃಷ್ಟಾ | 4 ಸಾ ನಾರೀ ಕೃಷ್ಣಲೋಹಿತವರ್ಣಂ ಸಿನ್ದೂರವರ್ಣಜ್ಞ ಪರಿಚ್ಛದಂ ಧಾರಯತಿ ಸ್ವರ್ಣಮಣಿಮುಕ್ತಾಭಿಶ್ಚ ವಿಭೂಷಿತಾಸ್ತಿ ತಸ್ಯಾಃ ಕರೇ ಘೃಣಾರ್ಹದ್ರವ್ಯೈಃ ಸ್ವವೃಭಿಚಾರಚಾತಮಲೈಶ್ಚ ಪರಿಪೂರ್ಣ ಏಕಃ ಸುವರ್ಣಮಯಃ ಕಂಸೋ ವಿದ್ಯತೇ | 5 ತಸ್ಯಾ ಬಾಲೇ ನಿಗೂಢವಾಕ್ಯಮಿದಂ ಪೃಥಿವೀಸ್ಥವೇಶ್ಯಾನಾಂ ಘೃಣ್ಣಿಕ್ರಿಯಾಣಾಶ್ಚ ಮಾತಾ ಮಹಾಬಾಬಿಲಿತಿ ನಾಮ ಲಿಖಿತಮ್ ಆಸ್ತೇ | 6 ಮಮ ದೃಷ್ಟಿಗೋಚರಸ್ಯಾ ಸಾ ನಾರೀ ಪವಿತ್ರಲೋಕಾನಾಂ ರುಧಿರೇಣ ಯೀಶೋಃ ಸಾಕ್ಷಿಣಾಂ ರುಧಿರೇಣ ಚ ಮತ್ಪಾಸೀತ್ ತಸ್ಯಾ ದರ್ಶನಾತ್ ಮಮಾತಿಶಯಮ್ ಆಶ್ಚರ್ಯ್ಯಜ್ಞಾನಂ ಜಾತಂ | 7 ತತಃ ಸ ದೂತೋ ಮಾಮ್ ಅವದತ್ ಕುತಸ್ತವಾಶ್ಚರ್ಯ್ಯಜ್ಞಾನಂ ಜಾಯತೇ? ಅಸ್ಯಾ ಯೋಷಿತಸ್ತದ್ವಾಹನಸ್ಯ ಸಪ್ತಶಿರೋಭಿ ದರ್ಶಶ್ಚೈಶ್ಚ ಯುಕ್ತಸ್ಯ ಪಶೋಶ್ಚ ನಿಗೂಢಭಾವಮ್ ಅಹಂ ತ್ವಾಂ ಜ್ಞಾಪಯಾಮಿ | 8 ತ್ವಯಾ ದೃಷ್ಟೋ ಽಸೌ ಪಶುರಾಸೀತ್ ನೇದಾನೀಂ ವರ್ತತೇ ಕಿನ್ತು ರಸಾತಲಾತ್ ತೇನೋದೇತವ್ಯಂ ವಿನಾಶಶ್ಚ ಗನ್ತವ್ಯಃ | ತತೋ ಯೇಷಾಂ ನಾಮಾನಿ ಜಗತಃ ಸೃಷ್ಟಿಕಾಲಮ್ ಆರಭ್ಯ ಜೀವನಪ್ರಸ್ಥಕೇ ಲಿಖಿತಾನಿ ನ ವಿದ್ಯಂತೇ ತೇ ಪೃಥಿವೀನಿವಾಸಿನೋ ಭೂತಮ್ ಅವರ್ತಮಾನಮುಪಸ್ಥಾಸ್ತನ್ಯಶ್ಚ ತಂ ಪಶುಂ ದೃಷ್ಟ್ವಾಶ್ಚರ್ಯ್ಯಂ ಮಂಸ್ತನೇ | (Abyssos g12) 9 ಅಶ್ಚ ಜ್ಞಾನಯುಕ್ತಯಾ ಬುದ್ಧ್ಯಾ ಪ್ರಕಾಶಿತವ್ಯಂ | ತಾನಿ ಸಪ್ತಶಿರಾಂಸಿ ತಸ್ಯಾ ಯೋಷಿತ ಉಪವೇಶನಸ್ಯಾನಸ್ತರೂಪಾಃ ಸಪ್ತಗಿರಯಃ ಸಪ್ತ ರಾಜಾನಶ್ಚ ಸನ್ನಿ | 10 ತೇಷಾಂ ಪೃಥ್ವಿ ಪತಿತಾ ಏಕಶ್ಚ ವರ್ತಮಾನಃ ಶೇಷಶ್ಚಾದ್ಯಾಪ್ಯನುಪಸ್ಥಿತಃ ಸ ಯದೋಪಸ್ಥಾಸ್ತತಿ ತದಾಪಿ ತೇನಾಲ್ಪಕಾಲಂ ಸ್ಯಾತವ್ಯಂ | 11 ಯಃ ಪಶುರಾಸೀತ್ ಕಿನ್ತಿದಾನೀಂ ನ ವರ್ತತೇ ಸ ಏವಾಷ್ಟಮಃ, ಸ ಪಶ್ಚಾನಾಮ್ ಏಕೋ ಽಸ್ತಿ ವಿನಾಶಂ ಗಮಿಷ್ಯತಿ ಚ | 12 ತ್ವಯಾ ದೃಷ್ಟಾನಿ ದಶಶ್ಚೂಚ್ಛಾಪಿ ದಶ ರಾಜಾನಃ ಸನ್ನಿಃ, ಅದ್ಯಾಪಿ ತೈ

ರಾಜ್ಯಂ ನ ಪ್ರಾಪ್ತಂ ಕಿನ್ನು ಮುಹೂರ್ತಮೇಕಂ ಯಾವತ್ ಪಶುನಾ ಸಾರ್ಧಂ ತೇ ರಾಜಾನ ಇವ ಪ್ರಭುತ್ವಂ ಪ್ರಾಪ್ಸ್ಯನ್ತಿ | 13 ತ ಏಕಮನ್ತ್ರಣಾ ಭವಿಷ್ಯನ್ತಿ ಸ್ವಕೀಯಶಕ್ತಿಪ್ರಭಾವೌ ಪಶವೇ ದಾಸ್ಯನ್ತಿ ಚ | 14 ತೇ ಮೇಷಶಾವಕೇನ ಸಾರ್ಧಂ ಯೋತ್ಸ್ಯನ್ತಿ, ಕಿನ್ನು ಮೇಷಶಾವಕಸ್ಮಾನ್ ಜೇಷ್ಠತಿ ಯತಃ ಸ ಪ್ರಭೂನಾಂ ಪ್ರಭೂ ರಾಜ್ಞಾಂ ರಾಜಾ ಚಾಸ್ತಿ ತಸ್ಯ ಸಜ್ಜಿನೋ ಽಪ್ಯಾಹೂತಾ ಅಭಿರುಚಿತಾ ವಿಶ್ವಾಸ್ಯಾಶ್ಚ | 15 ಅಪರಂ ಸ ಮಾಮ್ ಅವದತ್ ಸಾ ವೇಶ್ಯಾ ಯತ್ರೋಪವಿಶತಿ ತಾನಿ ತೋಯಾನಿ ಲೋಕಾ ಜನತಾ ಜಾತಯೋ ನಾನಾಭಾಷಾವಾದಿನಶ್ಚ ಸನ್ತಿ | 16 ತ್ವಯಾ ದೃಷ್ಟ್ವಾನಿ ದಶ ಶ್ರುಜ್ಞಾಣಿ ಪಶುಶ್ಚೇಮೇ ತಾಂ ವೇಶ್ಯಾಮ್ ಋತೀಯಿಷ್ಯಂತೇ ದೀನಾಂ ನಗ್ನಾಞ್ಚ ಕರಿಷ್ಯನ್ತಿ ತಸ್ಯಾ ಮಾಂಸಾನಿ ಭೋಕ್ತೃನೇ ವಙ್ಕಿನಾ ತಾಂ ದಾಹಯಿಷ್ಯನ್ತಿ ಚ | 17 ಯತ ಈಶ್ವರಸ್ಯ ವಾಕ್ಯಾನಿ ಯಾವತ್ ಸಿದ್ಧಿಂ ನ ಗಮಿಷ್ಯನ್ತಿ ತಾವತ್ ಈಶ್ವರಸ್ಯ ಮನೋಗತಂ ಸಾಧಯಿತುಮ್ ಏಕಾಂ ಮನ್ತ್ರಣಾಂ ಕೃತ್ವಾ ತಸ್ಮೈ ಪಶವೇ ಸ್ವೇಷಾಂ ರಾಜ್ಯಂ ದಾತುಞ್ಚ ತೇಷಾಂ ಮನಾಂಸೀಶ್ವರೇಣ ಪ್ರವರ್ತೀತಾನಿ | 18 ಅಪರಂ ತ್ವಯಾ ದೃಷ್ಟ್ವಾ ಯೋಷಿತ ಸಾ ಮಹಾನಗರೀ ಯಾ ಪೃಥಿವ್ಯಾ ರಾಜ್ಞಾಮ್ ಉಪರಿ ರಾಜತ್ವಂ ಕುರುತೇ |

18 ತದನನ್ತರಂ ಸ್ವರ್ಗಾದ್ ಅವರೋಹನ್ ಅಪರ ಏಕೋ ದೂತೋ ಮಯಾ ದೃಷ್ಟಃ ಸ ಮಹಾಪರಾಕ್ರಮವಿಶಿಷ್ಟಸ್ತಸ್ಯ ತೇಜಸಾ ಚ ಪೃಥಿವೀ ದೀಪ್ತಾ | 2 ಸ ಬಲವತಾ ಸ್ವರೇಣ ವಾಚಮಿಮಾಮ್ ಅಘೋಷಯತ್ ಪತಿತಾ ಪತಿತಾ ಮಹಾಬಾಬಿಲಿ, ಸಾ ಭೂತಾನಾಂ ವಸತಿಃ ಸರ್ವೇಷಾಮ್ ಅಶುಚ್ಯಾತ್ಮನಾಂ ಕಾರಾ ಸರ್ವೇಷಾಮ್ ಅಶುಚೀನಾಂ ಘ್ನಾನ್ಯಾಞ್ಚ ಪಕ್ಷಿಣಾಂ ಪಿಶ್ಚರಶ್ಚಾವತ್ | 3 ಯತಃ ಸರ್ವಜಾತೀಯಾಸ್ತಸ್ಯಾ ವೈಭಿಚಾರಜಾತಾಂ ಕೋಪಮದಿರಾಂ ಪೀತವನ್ತಃ ಪೃಥಿವ್ಯಾ ರಾಜಾನಶ್ಚ ತಯಾ ಸಹ ವೈಭಿಚಾರಂ ಕೃತವನ್ತಃ ಪೃಥಿವ್ಯಾ ವಣಿಜಶ್ಚ ತಸ್ಯಾಃ ಸುಖಭೋಗಬಾಹುಲ್ಯಾದ್ ಧನಾಡ್ಯತಾಂ ಗತವನ್ತಃ | 4 ತತಃ ಪರಂ ಸ್ವರ್ಗಾತ್ ಮಯಾಪರ ಏಷ ರವಃ ಶ್ರುತಃ, ಹೇ ಮಮ ಪ್ರಜಾಃ, ಯೂಯಂ ಯತ್ ತಸ್ಯಾಃ ಪಾಪಾನಾಮ್ ಅಂಶಿನೋ ನ ಭವತ ತಸ್ಯಾ ದಕ್ಷೈಶ್ಚ ದಣ್ಡಿಯುಕ್ತಾ ನ ಭವತ ತದರ್ಥಂ ತತೋ ನಿರ್ಗಚ್ಛತ | 5 ಯತಸ್ತಸ್ಯಾಃ ಪಾಪಾನಿ ಗಗನಸ್ತರ್ಶಾನ್ಭವನ್ ತಸ್ಯಾ ಅಧರ್ಮಕ್ರಿಯಾಶ್ಚೇಶ್ವರೇಣ ಸಂಸ್ಕೃತಾಃ | 6 ಪರಾನ್ ಪ್ರತಿ ತಯಾ ಯದ್ವದ್ ವ್ಯವಹೃತಂ ತದ್ವತ್ ತಾಂ ಪ್ರತಿ ವ್ಯವಹರತ, ತಸ್ಯಾಃ ಕರ್ಮಣಾಂ ದ್ವಿಗುಣಫಲಾನಿ ತಸ್ಮೈ ದತ್ತ, ಯಸ್ಮಿನ್ ಕಂಸೇ ಸಾ ಪರಾನ್ ಮದ್ಯಮ್ ಅಪಾಯಯತ್ ತಮೇವ ತಸ್ಯಾಃ ಪಾನಾರ್ಥಂ ದ್ವಿಗುಣಮದ್ಯೇನ ಪೂರಯತ | 7 ತಯಾ ಯಾತ್ಮಶ್ಚಾಘಾ ಯಶ್ಚ ಸುಖಭೋಗಃ ಕೃತಸ್ತಯೋ ದ್ವಿಗುಣೌ ಯಾತನಾಶೋಕೌ ತಸ್ಮೈ ದತ್ತ, ಯತಃ ಸಾ ಸ್ವಕೀಯಾನ್ಯಕರಣೇ ವದತಿ, ರಾಜ್ಞೇವದ್ ಉಪವಿಷ್ಣಾಹಂ ನಾನಾಥಾ ನ ಚ ಶೋಕವಿತ್ | 8 ತಸ್ಮಾದ್ ದಿವಸ ಏಕಸ್ಮಿನ್ ಮಾರೀದುರ್ಭಿಕ್ಷಶೋಚನೈಃ, ಸಾ ಸಮಾಪ್ಲೋಷ್ಯತೇ ನಾರೀ ದೃಕ್ಶ್ಯತೇ ವಙ್ಕಿನಾ ಚ ಸಾ; ಯದ್ ವಿಚಾರಾದಿಪಸ್ತಸ್ಯಾ ಬಲವಾನ್ ಪ್ರಭುರೀಶ್ವರಃ, 9 ವೈಭಿಚಾರಸ್ಯಯಾ ಸಾರ್ಧಂ ಸುಖಭೋಗಶ್ಚ ಯೈಃ ಕೃತಃ, ತೇ ಸರ್ವ ಏವ ರಾಜಾನಸ್ತದ್ವಾಹಧೂಮದರ್ಶನಾತ್, ಪ್ರರೋದಿಷ್ಯನ್ತಿ ವಕ್ಷಾಂಸಿ ಚಾಹನಿಷ್ಯನ್ತಿ ಬಾಹುಭಿಃ | 10 ತಸ್ಯಾಸ್ಯ ಯಾರ್ತನಾಭೀತೇ ದೂರೇ ಸ್ಥಿತೇದಮಚ್ಯತೇ, ಹಾ ಹಾ ಬಾಬಿಲಿ ಮಹಾಸ್ಥಾನ ಹಾ ಪ್ರಭಾವಾನ್ವಿತೇ ಪುರಿ, ಏಕಸ್ಮಿನ್ ಆಗತಾ ದಕ್ಷೇ ವಿಚಾರಾಜ್ಞಾ ತ್ವದೀಯಕಾ |

11 ಮೇದಿನ್ಯಾ ವಣಿಜಶ್ಚ ತಸ್ಯಾಃ ಕೃತೇ ರುದನ್ತಿ ಶೋಚನ್ತಿ ಚ ಯತಸ್ವೇಷಾಂ ಪಣ್ಡಿವ್ಯಾಣಿ ಕೇನಾಪಿ ನ ಕ್ರೀಯಂತೇ | 12 ಫಲತಃ ಸುವರ್ಣರೌಪ್ಯಮಣಿಮುಕ್ಯಾಃ ಸೂಕ್ಷ್ಮವಸ್ತ್ರಾಣಿ ಕೃಷ್ಣಲೋಹಿತವಾಸಾಂಸಿ ಪಟ್ಟವಸ್ತ್ರಾಣಿ ಸಿನ್ದೂರವರ್ಣವಾಸಾಂಸಿ ಚನ್ನದಾದಿಕಾಷ್ಠಾನಿ ಗಜದನ್ತೇನ ಮಹಾರ್ಘಕಾಷ್ಠೇನ ಪಿತೃಲಲಾಹಾಭ್ಯಾಂ ಮರ್ಮೂರಪ್ರಸ್ತರೇಣ ವಾ ನಿರ್ಮಿತಾನಿ ಸರ್ವವಿಧಪಾತ್ರಾಣಿ | 13 ತ್ವಗೇಲಾ ಧೂಪಃ ಸುಗಂಧಿವ್ಯಂ ಗನ್ನರಸೋ ದ್ರಾಕ್ಷಾರಸಸೈಲಂ ಶಸ್ತುಚೂರ್ಣಂ ಗೋಧೂಮೋ ಗಾವೋ ಮೇಷಾ ಅಶ್ವಾ ರಥಾ ದಾಸೇಯಾ ಮನುಷ್ಯಪಾತ್ರಾಶ್ಚೈತಾನಿ ಪಣ್ಡಿವ್ಯಾಣಿ ಕೇನಾಪಿ ನ ಕ್ರೀಯಂತೇ | 14 ತವ ಮನೋಽಭಿಲಾಷಸ್ಯ ಫಲಾನಾಂ ಸಮಯೋ ಗತಃ, ತ್ವತ್ಪ್ರೋ ದೂರೀಕೃತಂ ಯದ್ವತ್ ಶೋಭನಂ ಭೂಷಣಂ ತವ, ಕದಾಚನ ತದುದ್ದೇಶೋ ನ ಪುನ ಲಭ್ಯತೇ ತ್ವಯಾ | 15 ತದ್ವಿಕ್ರೇತಾರೋ ಯೇ ವಣಿಜಸ್ತಯಾ ಧನಿನೋ ಚಾತಾಸೇ ತಸ್ಯಾ ಯಾತನಾಯಾ ಭಯಾದ್ ದೂರೇ ತಿಷ್ಯಂತೋ ರೋದಿಷ್ಯನ್ತಿ ಶೋಚನ್ಶ್ಚೇದಂ ಗದಿಷ್ಯನ್ತಿ | 16 ಹಾ ಹಾ ಮಹಾಪುರಿ, ತ್ವಂ ಸೂಕ್ಷ್ಮವಸ್ತ್ರೈಃ ಕೃಷ್ಣಲೋಹಿತವಸ್ತ್ರೈಃ ಸಿನ್ದೂರವರ್ಣವಾಸೋಭಿಶ್ಚಾಭ್ಯಾದಿತಾ ಸ್ವರ್ಣಮಣಿಮುಕ್ತಾಭಿರಲಜ್ಜೃತಾ ಚಾಸೀಃ, 17 ಕಿನ್ವೇಕಸ್ಮಿನ್ ದಕ್ಷೇ ಸಾ ಮಹಾಸಮ್ರದ್ ಉಪ್ಪಾ | ಅಪರಂ ಪೋತಾನಾಂ ಕರ್ಣಧಾರಾಃ ಸಮೂಹಲೋಕಾ ನಾವಿಕಾಃ ಸಮುದ್ರವ್ಯವಸಾಯಿನಶ್ಚ ಸರ್ವೇ | 18 ದೂರೇ ತಿಷ್ಯಂತಸ್ತಸ್ಯಾ ದಾಹಸ್ಯ ಧೂಮಂ ನಿರೀಕ್ಷಮಾಣಾ ಉಚ್ಚೈಃಸ್ವರೇಣ ವದನ್ತಿ ತಸ್ಯಾ ಮಹಾನಗರ್ಯಾಃ ಕಿಂ ತುಲ್ಯಂ? | 19 ಅಪರಂ ಸ್ವಶಿರಃಸು ಮೃತ್ತಿಕಾಂ ನಿಕ್ಷಿಪ್ಯ ತೇ ರುದನ್ತಃ ಶೋಚನ್ತಶ್ಚೋಚ್ಚೈಃಸ್ವರೇಣೇದಂ ವದನ್ತಿ ಹಾ ಹಾ ಯಸ್ಯಾ ಮಹಾಪುರ್ಯಾಃ ಬಾಹುಲ್ಯಧನಕಾರಣಾತ್, ಸಮೃತ್ತಿಃ ಸಂಭೌತಾ ಸರ್ವೈಃ ಸಾಮುದ್ರಪೋತನಾಯುಕ್ಯೈಃ, ಏಕಸ್ಮಿನ್ನೇವ ದಕ್ಷೇ ಸಾ ಸಮೂಹೋಽಭಿನ್ನತಾಂ ಗತಾ | 20 ಹೇ ಸ್ವರ್ಗವಾಸಿನಃ ಸರ್ವೇ ಪವಿತ್ರಾಃ ಪ್ರೇರಿತಾಶ್ಚ ಹೇ | ಹೇ ಭಾವಿವಾದಿನೋ ಯೂಯಂ ಕೃತೇ ತಸ್ಯಾಃ ಪ್ರಹರ್ಷತ | ಯುಷ್ಮಾಕಂ ಯತ್ ತಯಾ ಸಾರ್ಧಂ ಯೋ ವಿವಾದಃ ಪುರಾಭವತ್ | ದಣ್ಡಂ ಸಮುಚಿತಂ ತಸ್ಯ ತಸ್ಮೈ ವೃತರದೀಶ್ವರಃ | | 21 ಅನನ್ತರಮ್ ಏಕೋ ಬಲವಾನ್ ದೂತೋ ಬೃಹತ್ಪ್ರೇಷಣೀಪ್ರಸ್ತರತುಲ್ಯಂ ಪಾಷಾಣಮೇಕಂ ಗೃಹೀತ್ವಾ ಸಮುದ್ರೇ ನಿಕ್ಷಿಪ್ಯ ಕಥಿತವಾನ್, ಈದೃಗ್ಗೃಲಪ್ರಕಾಶೇನ ಬಾಬಿಲಿ ಮಹಾನಗರೀ ನಿಪಾತಯಿಷ್ಯತೇ ತತಸ್ತಸ್ಯಾ ಉದ್ದೇಶಃ ಪುನ ನಃ ಲಭ್ಯತೇ | 22 ವಲ್ಲಕೀವಾದಿನಾಂ ಶಬ್ದಂ ಪುನ ನಃ ಶ್ರೋಷ್ಯತೇ ತ್ವಯಿ | ಗಾಥಾಕಾನಾಞ್ಚ ಶಬ್ದೋ ವಾ ವಂಶೀತೂರ್ಯಾದಿವಾದಿನಾಂ | ಶಿಲ್ಪಕರ್ಮಕರಃ ಕೋ ಽಪಿ ಪುನ ನಃ ದ್ರಕ್ಶ್ಯತೇ ತ್ವಯಿ | ಪೇಷಣೀಪ್ರಸ್ತರಧ್ವಾನಃ ಪುನ ನಃ ಶ್ರೋಷ್ಯತೇ ತ್ವಯಿ | 23 ದೀಪಸ್ಯಾಪಿ ಪ್ರಭಾ ತದ್ವತ್ ಪುನ ನಃ ದ್ರಕ್ಶ್ಯತೇ ತ್ವಯಿ | ನ ಕನ್ಯಾವರಯೋಃ ಶಬ್ದಃ ಪುನಃ ಸಂಶ್ರೋಷ್ಯತೇ ತ್ವಯಿ | ಯಸ್ಯಾನ್ಯುಖ್ಯಾಃ ಪೃಥಿವ್ಯಾ ಯೇ ವಣಿಜಸ್ತೇಽವವನ್ ತವ | ಯಸ್ಯಾಚ್ಚ ಜಾತಯಃ ಸರ್ವಾ ಮೋಹಿತಾಸ್ತವ ಮಾಯಯಾ | 24 ಭಾವಿವಾದಿಪವಿತ್ರಾಣಾಂ ಯಾವನ್ಶ್ಚ ಹತಾ ಭುವಿ | ಸರ್ವೇಷಾಂ ಶೋಣಿತಂ ತೇಷಾಂ ಪ್ರಾಪ್ತಂ ಸರ್ವಂ ತವಾನ್ತರೇ | |

19 ತತಃ ಪರಂ ಸ್ವರ್ಗಸ್ಥಾನಾಂ ಮಹಾಜನತಾಯಾ ಮಹಾಶಬ್ದೋ ಽಯಂ ಮಯಾ ಶ್ರೂತಃ, ಬ್ರೂತ ಪರೇಶ್ವರಂ ಧನ್ಯಮ್ ಅಸ್ಮದೀಯೋ

ಯ ಈಶ್ವರಃ | ತಸ್ಯಾಭವತ್ ಪರಿತ್ರಾಣಾಂ ಪ್ರಭಾವಶ್ಚ ಪರಾಕ್ರಮಃ |
 2 ವಿಚಾರಾಜ್ಞಾಶ್ಚ ತಸ್ಮೈವ ಸತ್ಯಾ ನ್ಯಾಯಾ ಭವನ್ತಿ ಚ | ಯಾ
 ಸ್ವವೇಶ್ವಾಕ್ರಿಯಾಭಿಶ್ಚ ವ್ಯಕರೋತ್ ಕೃತ್ವಮೇದಿನೀಂ | ತಾಂ ಸ ದಣ್ಡಿತ್ವಾನ್
 ವೇಶ್ಯಾಂ ತಸ್ಯಾಶ್ಚ ಕರತಸ್ತಥಾ | ಶೋಣಿತಸ್ಯ ಸ್ತದಾಸಾನಾಂ ಸಂಶೋಧಂ ಸ
 ಗೃಹೀತವಾನ್ || 3 ಪುನರಪಿ ತೈರಿದಮುಕ್ತಂ ಯಥಾ, ಬ್ರೂತ
 ಪರೇಶ್ವರಂ ಧನ್ಯಂ ಯನ್ನಿತ್ಯಂ ನಿತ್ಯಮೇವ ಚ | ತಸ್ಯಾ ದಾಹಸ್ಯ
 ಧೂಮೋ ಽಸೌ ದಿಶಮೂರ್ಧ್ವಮುದೇಷ್ಯತಿ || (aiōn g165)
 4 ತತಃ ಪರಂ ಚತುರ್ವಿಂಶತಿಪ್ರಾಚೀನಾಶ್ಚತ್ತಾರಃ ಪ್ರಾಣಿನಶ್ಚ
 ಪ್ರಣಿಪತ್ಯ ಸಿಂಹಾಸನೋಪವಿಷ್ಣುಮ್ ಈಶ್ವರಂ ಪ್ರಣಮ್ಯಾವದನ್,
 ತಥಾಸ್ತು ಪರಮೇಶಶ್ಚ ಸರ್ವೈರೇವ ಪ್ರಶಸ್ತತಾಂ || 5 ಅನನ್ತರಂ
 ಸಿಂಹಾಸನಮಧ್ಯಾತ್ ಏಷ ರವೋ ನಿರ್ಗತೋ, ಯಥಾ, ಹೇ ಈಶ್ವರಸ್ಯ
 ದಾಸೇಯಾಸ್ತದ್ಭಕ್ತಾಃ ಸಕಲಾ ನರಾಃ | ಯೂಯಂ ಕ್ಷುದ್ರಾ ಮಹಾನ್ಶಶ್ಚ
 ಪ್ರಶಂಸತ ಚ ಈಶ್ವರಂ || 6 ತತಃ ಪರಂ ಮಹಾಜನತಾಯಾಃ ಶಬ್ದ ಇವ
 ಬಹುತೋಯಾನಾಃ ಶಬ್ದ ಇವ ಗೃಹತರಸ್ಸನಿತಾನಾಃ ಶಬ್ದ ಇವ ಶಬ್ದೋ
 ಽಯಂ ಮಯಾ ಶ್ರುತಃ, ಬ್ರೂತ ಪರೇಶ್ವರಂ ಧನ್ಯಂ ರಾಜತ್ವಂ ಪ್ರಾಪ್ತವಾನ್
 ಯತಃ | ಸ ಪರಮೇಶ್ವರೋ ಽಸ್ಯಾಕಂ ಯಃ ಸರ್ವಶಕ್ತಿಮಾನ್ ಪ್ರಭುಃ | 7
 ಕೀರ್ತಯಾಮಃ ಸ್ವವಂ ತಸ್ಯ ಹೃಷ್ಯಾಶ್ಲೋಲಾನ್ವಿತಾ ವಯಂ |
 ಯನ್ಮೇಷಶಾಪಕಸ್ಯೈವ ವಿವಾಹಸಮಯೋ ಽಭವತ್ | ವಾಗ್ತಾ ಚಾಭವತ್
 ತಸ್ಮೈ ಯಾ ಕನ್ಯಾ ಸಾ ಸುಸಜ್ಜಿತಾ | 8 ಪರಿಧಾನಾಯ ತಸ್ಮೈ ಚ ದತ್ತಃ ಶುಭ್ರಃ
 ಸುಚೇಲಕಃ || 9 ಸ ಸುಚೇಲಕಃ ಪವಿತ್ರಲೋಕಾನಾಂ ಪುಣ್ಯಾನಿ | ತತಃ ಸ
 ಮಾಮ್ ಉಕ್ತವಾನ್ ತ್ವಮಿದಂ ಲಿಖಿ ಮೇಷಶಾಪಕಸ್ಯ ವಿವಾಹಭೋಜ್ಯಾಯ
 ಯೇ ನಿಮನ್ವಿತಾಸ್ಯೇ ಧನ್ಯಾ ಇತಿ | ಪುನರಪಿ ಮಾಮ್ ಅವದತ್,
 ಇಮಾನೀಶ್ವರಸ್ಯ ಸತ್ಯಾನಿ ವಾಕ್ಯಾನಿ | 10 ಅನನ್ತರಂ ಅಹಂ ತಸ್ಯ
 ಚರಣಯೋರನೀತೇ ನಿಪತ್ಯ ತಂ ಪ್ರಣಮ್ಯಮುದ್ಯತಃ | ತತಃ ಸ ಮಾಮ್
 ಉಕ್ತವಾನ್ ಸಾವಧಾನಸ್ತಿಷ್ಠ ಮೈವಂ ಕುರು ಯೀಶೋಃ ಸಾಕ್ಷವಿಶಿಷ್ಟೈಸ್ತವ
 ಭ್ರಾತೃಭಿಶ್ಚ ಯಾ ಚ ಸಹದಾಸೋ ಽಹಂ | ಈಶ್ವರಮೇವ ಪ್ರಣಮ
 ಯಸ್ಮಾದ್ ಯೀಶೋಃ ಸಾಕ್ಷಂ ಭವಿಷ್ಯದ್ಭಕ್ತಸ್ಯ ಸಾರಂ | 11 ಅನನ್ತರಂ
 ಮಯಾ ಮುಕ್ತಃ ಸ್ವರ್ಗೋ ದೃಷ್ಟಃ, ಏಕಃ ಶ್ವೇತವರ್ಣೋ ಽಶ್ಲೋ ಽಪಿ
 ದೃಷ್ಟಸ್ವದಾರೂಢೋ ಜನೋ ವಿಶ್ವಾಸ್ಯಃ ಸತ್ಯಮಯಶ್ಚೇತಿ ನಾಮ್ನಾ ಖ್ಯಾತಃ ಸ
 ಯಾಥಾರ್ಥೋ ವಿಚಾರಂ ಯುದ್ಧಾಃ ಕರೋತಿ | 12 ತಸ್ಯ ನೇತ್ರೇ
 ಽಗ್ನಿಶಿಖಾತುಲೈ ಶಿರಸಿ ಚ ಬಹುಕಿರೀಟಾನಿ ವಿದ್ಯಂತೇ ತತ್ರ ತಸ್ಯ
 ನಾಮ ಲಿಖಿತಮಸ್ತಿ ತಮೇವ ವಿನಾ ನಾಪರಃ ಕೋ ಽಪಿ ತನ್ನಾಮ
 ಜಾನಾತಿ | 13 ಸ ರುಧಿರಮಗ್ನೇನ ಪರಿಚ್ಛದೇನಾಚ್ಛಾದಿತ ಈಶ್ವರವಾದ
 ಇತಿ ನಾಮ್ನಾಭಿದೀಯತೇ ಚ | 14 ಅಪರಂ ಸ್ವರ್ಗಸ್ಥಸೈನ್ಯಾನಿ
 ಶ್ವೇತಾಶ್ಚಾರೂಢಾನಿ ಪರಿಹಿತನಿರ್ಮೂಲಶ್ವೇತಸೂಕ್ಷ್ಮವಸ್ತ್ರಾಣಿ ಚ ಭೂತ್ತಾ
 ತಮನುಗಚ್ಛಂತಿ | 15 ತಸ್ಯ ವಕ್ತ್ರಾದ್ ಏಕಸ್ಯೇಕ್ಷಣಃ ಖಚ್ಛೋ ನಿರ್ಗಚ್ಛತಿ
 ತೇನ ಖಚ್ಛೇನ ಸರ್ವಜಾತೀಯಾಸ್ಯೇನಾಘಾತಿಕವ್ಯಾಃ ಸ ಚ
 ಲಾಹದಣ್ಣೇನ ತಾನ್ ಚಾರಯಿಷ್ಯತಿ ಸರ್ವಶಕ್ತಿಮತ ಈಶ್ವರಸ್ಯ
 ಪ್ರಚಕ್ಷುಕೋಪರಸೋತ್ಪಾದಕದ್ರಾಕ್ಷಾಕುಣ್ಣೇ ಯದ್ಯತ್ ತಿಷ್ಠತಿ ತತ್ ಸರ್ವಂ ಸ
 ಏವ ಪದಾಭ್ಯಾಂ ಪಿನ್ಪಿ | 16 ಅಪರಂ ತಸ್ಯ ಪರಿಚ್ಛದ ಉರಸಿ ಚ ರಾಜ್ಞಾಂ
 ರಾಜಾ ಪ್ರಭೂನಾಂ ಪ್ರಭುಶ್ಚೇತಿ ನಾಮ ನಿಖಿತಮಸ್ತಿ | 17 ಅನನ್ತರಂ
 ಸೂರ್ಯೋ ತಿಷ್ಠನ್ ಏಕೋ ದೂತೋ ಮಯಾ ದೃಷ್ಟಃ, ಆಕಾಶಮದ್ಯ
 ಉಡ್ಡೀಯಮಾನಾನ್ ಸರ್ವಾನ್ ಪಕ್ಷಿಣಃ ಪ್ರತಿ ಸ ಲುಚ್ಛೈಃಸ್ವರೇಣೇದಂ

ಘೋಷಯತಿ, ಅತ್ರಾಗಚ್ಛತ | 18 ಈಶ್ವರಸ್ಯ ಮಹಾಭೋಜ್ಯೇ ಮಿಲತ,
 ರಾಜ್ಞಾಂ ಕ್ರವ್ಯಾಣಿ ಸೇನಾಪತೀನಾಂ ಕ್ರವ್ಯಾಣಿ ವೀರಾಣಾಂ ಕ್ರವ್ಯಾಣ್ಯಶ್ಚಾನಾಂ
 ತದಾರೂಢಾನಾಃ ಕ್ರವ್ಯಾಣಿ ದಾಸಮುಕ್ತಾನಾಂ ಕ್ಷುದ್ರಮಹತಾಂ
 ಸರ್ವೇಷಾಮೇವ ಕ್ರವ್ಯಾಣಿ ಚ ಯುಷ್ಮಾಭಿ ಭರ್ಷಿತವ್ಯಾನಿ | 19 ತತಃ
 ಪರಂ ತೇನಾಶ್ಚಾರೂಢಜನೇನ ತದೀಯಸೈನ್ಯೈಶ್ಚ ಸಾರ್ಧಂ
 ಯುದ್ಧಂ ಕರ್ತುಂ ಸ ಪಶುಃ ಪೃಥಿವ್ಯಾ ರಾಜಾನಸ್ಯೇಷಾಂ ಸೈನ್ಯಾನಿ ಚ
 ಸಮಾಗಚ್ಛಂತೀತಿ ಮಯಾ ದೃಷ್ಟಂ | 20 ತತಃ ಸ ಪಶು ಧ್ಯತೋ ಯಶ್ಚ
 ಮಿಥ್ಯಾಭವಿಷ್ಯದ್ಭಕ್ತಾ ತಸ್ಯಾನ್ವಿಕೇ ಚಿತ್ರಕರ್ಮಾಣಿ ಕರ್ಮಣ್ ತೈರೇವ
 ಪಶ್ಚಜ್ಞಧಾರಿಣಸ್ತತ್ಪ್ರತಿಮಾಪೂಜಕಾಂಶ್ಚ ಭ್ರಮಿತವಾನ್ ಸೋ ಽಪಿ ತೇನ
 ಸಾರ್ಧಂ ದೃತಃ | ತೌ ಚ ವಹ್ನಿಗನ್ನಕಜ್ವಲಿತಹೃದೇ ಜೀವನ್ತೌ ನಿಕ್ಷಿಪ್ತೌ | (Limnē
 Pyr g3041 g4442) 21 ಅವಶಿಷ್ಠಾಶ್ಚ ತಸ್ಯಾಶ್ಚಾರೂಢಸ್ಯ ವಕ್ತ್ರನಿರ್ಗತಖಚ್ಛೇನ
 ಹತಾಃ, ತೇಷಾಂ ಕ್ರವ್ಯೈಶ್ಚ ಪಕ್ಷಿಣಃ ಸರ್ವೇ ತೃಪ್ತೀಂ ಗತಾಃ |

20 ತತಃ ಪರಂ ಸ್ವರ್ಗಾದ್ ಅವರೋಹನ್ ಏಕೋ ದೂತೋ ಮಯಾ
 ದೃಷ್ಟಸ್ಯ ಕರೇ ರಮಾತಲಸ್ಯ ಕುಚೈಕಾ ಮಹಾಶೃಂಗ್ಮಲಚ್ಛಿಕಂ
 ತಿಷ್ಠತಃ | (Abyssos g12) 2 ಅಪರಂ ನಾಗೋ ಽರ್ಧತಃ ಯೋ ವೃದ್ಧಃ ಸರ್ಪೋ
 ಽಪವಾದಕಃ ಶಯತಾನಶ್ಚಾಸ್ತಿ ತಮೇವ ಧೃತ್ವಾ ವರ್ಷಸಹಸ್ರಂ ಯಾವದ್
 ಬದ್ಧವಾನ್ | 3 ಅಪರಂ ರಸಾತಲೇ ತಂ ನಿಕ್ಷಿಪ್ತ ತದುಪರಿ ದ್ವಾರಂ ರುದ್ಧಾ
 ಮುದ್ರಾಜೈತವಾನ್ ಯಸ್ಮಾತ್ ತದ್ ವರ್ಷಸಹಸ್ರಂ ಯಾವತ್ ಸಮೂರ್ಣಂ
 ನ ಭವೇತ್ ತಾವದ್ ಭಿನ್ನಜಾತೀಯಾಸ್ಯೇನ ಪುನರ್ನ ಭ್ರಮಿತವ್ಯಾಃ | ತತಃ
 ಪರಮ್ ಅಲಿಪಾಲಾರ್ಥಂ ತಸ್ಯ ಮೋಚನೇನ ಭವಿತವ್ಯಂ | (Abyssos
 g12) 4 ಅನನ್ತರಂ ಮಯಾ ಸಿಂಹಾಸನಾನಿ ದೃಷ್ಟಾನಿ ತತ್ರ ಯೇ ಜನಾ
 ಉಪಾವಿಶನ್ ತೇಭ್ಯೋ ವಿಚಾರಭಾರೋ ಽದೀಯತಃ, ಅನನ್ತರಂ ಯೀಶೋಃ
 ಸಾಕ್ಷಸ್ಯ ಕಾರಣಾದ್ ಈಶ್ವರವಾಕ್ಯಸ್ಯ ಕಾರಣಾಚ್ಚ ಯೇಷಾಂ ಶಿರಶ್ಚೇದನಂ
 ಕೃತಂ ಪಶೋಸ್ತದೀಯಪ್ರತಿಮಾಯಾ ವಾ ಪೂಜಾ ಯೈರ್ನ ಕೃತಾ ಭಾಲೇ
 ಕರೇ ವಾ ಕಲಜ್ಯೋ ಽಪಿ ನ ದೃತಸ್ಯೇಷಾಮ್ ಆತ್ಮಾನೋ ಽಪಿ ಮಯಾ
 ದೃಷ್ಟಾಃ, ತೇ ಪ್ರಾಪ್ತಜೀವನಾಸ್ತದ್ವರ್ಷಸಹಸ್ರಂ ಯಾವತ್ ಖ್ರೀಷ್ಣೇನ ಸಾರ್ಧಂ
 ರಾಜತ್ವಮಕುರ್ವನ್ | 5 ಕಿನ್ತ್ವತಿಷ್ಠಾ ಮೃತಜನಾಸ್ತಸ್ಯ ವರ್ಷಸಹಸ್ರಸ್ಯ
 ಸಮಾಪ್ತೇ ಪೂರ್ವಂ ಜೀವನಂ ನ ಪ್ರಾಪನ್ | 6 ಏಷಾ ಪ್ರಥಮೋತ್ತಿತಿಃ |
 ಯಃ ಕಶ್ಚಿತ್ ಪ್ರಥಮಾಯಾ ಉತ್ಥಿತೇರಂಶಿ ಸ ಧನ್ಯಃ ಪವಿತ್ರಶ್ಚ | ತೇಷು
 ದ್ವಿತೀಯಮೃತ್ಯೋಃ ಕೋ ಽಪ್ಯಧಿಕಾರೋ ನಾಸ್ತಿ ತ ಈಶ್ವರಸ್ಯ ಖ್ರೀಷ್ಣಸ್ಯ
 ಚ ಯಾಜಕಾ ಭವಿಷ್ಯನ್ತಿ ವರ್ಷಸಹಸ್ರಂ ಯಾವತ್ ತೇನ ಸಹ ರಾಜತ್ವಂ
 ಕರಿಷ್ಯಂತಿ ಚ | 7 ವರ್ಷಸಹಸ್ರೇ ಸಮಾಪ್ತೇ ಶಯತಾನಃ ಸ್ವಕಾರಾತೋ
 ಮೋಕ್ಷ್ಯತೇ | 8 ತತಃ ಸ ಪೃಥಿವ್ಯಾಶ್ಚತುರ್ಧಿಕ್ಷು ಸ್ಥಿತಾನ್ ಸರ್ವಜಾತೀಯಾನ್
 ವಿಶೇಷತೋ ಜೂಜಾಖ್ಯಾನ್ ಮಾಜೂಜಾಖ್ಯಾಂಶ್ಚ ಸಾಮುದ್ರಸಿಕತಾವದ್
 ಬಹುಸಂಖ್ಯಕಾನ್ ಜನಾನ್ ಭ್ರಮಯಿತ್ವಾ ಯುದ್ಧಾರ್ಥಂ ಸಂಗ್ರಹೀತುಂ
 ನಿರ್ಗಮಿಷ್ಯತಿ | 9 ತಸ್ಯೇ ಮೇದಿನ್ಯಾಃ ಪ್ರಸ್ಥೇನಾಗತ್ಯ ಪವಿತ್ರಲೋಕಾನಾಂ
 ದುರ್ಗಂ ಪ್ರಿಯತಮಾಂ ನಗರೀಭ್ಯು ವೇಷ್ವಿತವನ್ಯಃ ಕಿನ್ತ್ವಿಶ್ವರೇಣ ನಿಕ್ಷಿಪ್ತೋ
 ಽಗ್ನಿರಾಕಾಶಾತ್ ಪತಿತ್ವಾ ತಾನ್ ಖಾದಿತವಾನ್ | 10 ತೇಷಾಂ
 ಭ್ರಮಯಿತಾ ಚ ಶಯತಾನೋ ವಹ್ನಿಗನ್ನಕಯೋ ಹೃದೇ ಽರ್ಧತಃ ಪಶು
 ಮಿಥ್ಯಾಭವಿಷ್ಯದ್ಭಾದೀ ಚ ಯತ್ರ ತಿಷ್ಠತಸ್ಮೈವ ನಿಕ್ಷಿಪ್ತಃ, ತತ್ರಾನನ್ತಕಾಲಂ
 ಯಾವತ್ ತೇ ದಿವಾನಿಶಂ ಯಾತನಾಂ ಭೋಕ್ತಸ್ಯೇ | (aiōn g165, Limnē Pyr
 g3041 g4442) 11 ತತಃ ಶುಕ್ಲಮ್ ಏಕಂ ಮಹಾಸಿಂಹಾಸನಂ ಮಯಾ ದೃಷ್ಟಂ


ತದಪವಿಷ್ಟೋ ಽಪಿ ದೃಷ್ಟಸ್ಯ ವದನಾನಿಕಾರ್ ಭೂನಭೋಮಣ್ಣಲೇ ಪಲಾಯೇತಾಂ ಪುನಸ್ತಾಭ್ಯಾಂ ಸ್ಥಾನಂ ನ ಲಬ್ಧಂ | 12 ಅಪರಂ ಕ್ಷುದ್ರಾ ಮಹಾನ್ಶಶ್ಚ ಸರ್ವೇ ಮೃತಾ ಮಯಾ ದೃಷ್ಟಾಃ, ತೇ ಸಿಂಹಾಸನಸ್ಯಾನಿಕೇ ಽತಿಷ್ಠನ್ ಗ್ರಾನ್ಥಶ್ಚ ವ್ಯಸೀರ್ಯನ್ತ ಜೀವನಪುಸ್ತಕಾಖ್ಯಮ್ ಅಪರಮ್ ಏಕಂ ಪುಸ್ತಕಮಪಿ ವಿಶ್ವೀರ್ಣಂ | ತತ್ರ ಗ್ರನ್ಥೇಷು ಯದ್ಯತ್ ಲಿಖಿತಂ ತಸ್ಮಾತ್ ಮೃತಾನಾಮ್ ಏಕೈಕಸ್ಯ ಸ್ವಕ್ರಿಯಾನುಯಾಯೀ ವಿಚಾರಃ ಕೃತಃ | 13 ತದಾನೀಂ ಸಮುದ್ರೇಣ ಸ್ನಾನ್ತರಸ್ತಾ ಮೃತಜನಾಃ ಸಮರ್ಪಿತಾಃ, ಮೃತ್ಯುಪರಲೋಕಾಭ್ಯಾಮಪಿ ಸ್ನಾನ್ತರಸ್ತಾ ಮೃತಜನಾಃ ಸರ್ಪಿಪತಾಃ, ತೇಷಾಂ ಕೈಕೈಕಸ್ಯ ಸ್ವಕ್ರಿಯಾನುಯಾಯೀ ವಿಚಾರಃ ಕೃತಃ | (Hadēs g86) 14 ಅಪರಂ ಮೃತ್ಯುಪರಲೋಕೌ ವಕ್ಶಿಹದೇ ನಿಶ್ಚಿಪ್ತೌ, ಏಷ ಏವ ದ್ವಿತೀಯೋ ಮೃತ್ಯುಃ | (Hadēs g86, Limnē Pyr g3041 g4442) 15 ಯಸ್ಯ ಕಸ್ಯಚಿತ್ ನಾಮ ಜೀವನಪುಸ್ತಕೇ ಲಿಖಿತಂ ನಾವಿದ್ಯತ ಸ ಏವ ತಸ್ಮಿನ್ ವಕ್ಶಿಹದೇ ನೃಕ್ಷಿಪ್ತತ | (Limnē Pyr g3041 g4442)

21 ಅನನ್ತರಂ ನವೀನಮ್ ಆಕಾಶಮಣ್ಣಲಂ ನವೀನಾ ಪೃಥಿವೀ ಚ ಮಯಾ ದೃಷ್ಟೇ ಯತಃ ಪ್ರಥಮಮ್ ಆಕಾಶಮಣ್ಣಲಂ ಪ್ರಥಮಾ ಪೃಥಿವೀ ಚ ಲೋಪಂ ಗತೇ ಸಮುದ್ರೋ ಽಪಿ ತತಃ ಪರಂ ನ ವಿದ್ಯತೇ | 2 ಅಪರಂ ಸ್ವರ್ಗಾದ್ ಅವರೋಹನೀ ಪವಿತ್ರಾ ನಗರೀ, ಅರ್ಧತೋ ನವೀನಾ ಯಿರೂಶಾಲಮಪುರೀ ಮಯಾ ದೃಷ್ಟಾ, ಸಾ ವರಾಯ ವಿಭೂಷಿತಾ ಕನ್ಯೇವ ಸುಸಜ್ಜಿತಾಸೀತ್ | 3 ಅನನ್ತರಂ ಸ್ವರ್ಗಾದ್ ಏಷ ಮಹಾರವೋ ಮಯಾ ಶ್ರುತಃ ಪಶ್ಚಾಯಂ ಮಾನವೈಃ ಸಾರ್ಧಮ್ ಈಶ್ವರಸ್ತವಾಸಾಃ, ಸ ತೈಃ ಸಾರ್ಧಂ ವತ್ಸೃತಿ ತೇ ಚ ತಸ್ಯ ಪ್ರಜಾ ಭವಿಷ್ಯನ್ತಿ, ಈಶ್ವರಶ್ಚ ಸ್ವಯಂ ತೇಷಾಮ್ ಈಶ್ವರೋ ಭೂತಾ ತೈಃ ಸಾರ್ಧಂ ಸ್ಥಾಸ್ತತಿ | 4 ತೇಷಾಂ ನೇತೇಭ್ಯಶ್ಚಾಶ್ರಣಿ ಸರ್ವಾಣೀಶ್ವರೇಣ ಪ್ರಮಾರ್ಕ್ಯನ್ತೇ ಮೃತ್ಯುರಪಿ ಪುನರ್ನ ಭವಿಷ್ಯತಿ ಶೋಕವಿಲಾಪಕೇಶಾ ಅಪಿ ಪುನರ್ನ ಭವಿಷ್ಯನ್ತಿ, ಯತಃ ಪ್ರಥಮಾನಿ ಸರ್ವಾಣಿ ವೃತೀನಿ | 5 ಅಪರಂ ಸಿಂಹಾಸನೋಪವಿಷ್ಟೋ ಜನೋಽವದತ್ ಪಶ್ಚಾಹಂ ಸರ್ವಾಣಿ ನೂತನೀಕರೋಮಿ | ಪುನರವದತ್ ಲಿಖ ಯತ ಇಮಾನಿ ವಾಕ್ಯಾನಿ ತತ್ಕಾನಿ ವಿಶ್ವಾಸ್ಯಾನಿ ಚ ಸನ್ತಿ | 6 ಪನರ್ಮಾಮ್ ಅವದತ್ ಸಮಾಪ್ತಂ, ಅಹಂ ಕಃ ಕ್ಷಶ್ಚ, ಅಹಮ್ ಆದಿರನ್ಶಶ್ಚ ಯಃ ಪಿಪಾಸತಿ ತಸ್ಮಾ ಅಹಂ ಜೀವನದಾಯಿಪ್ರಸವಣಸ್ಯ ತೋಯಂ ವಿನಾಮೂಲ್ಯಂ ದಾಸ್ಯಾಮಿ | 7 ಯೋ ಜಯತಿ ಸ ಸರ್ವೇಷಾಮ್ ಅಧಿಕಾರೀ ಭವಿಷ್ಯತಿ, ಅಹುತ್ಯೇಶ್ವರೋ ಭವಿಷ್ಯಾಮಿ ಸ ಚ ಮಮ ಪುತ್ರೋ ಭವಿಷ್ಯತಿ | 8 ಕಿನ್ತು ಭೀತಾನಾಮ್ ಅಪಿಶ್ಚಾಸಿನಾಂ ಘೃಣ್ಣಾನಾಂ ನರಹನ್ಯಣಾಂ ವೇಶ್ಯಾಗಾಮಿನಾಂ ಮೋಹಕಾನಾಂ ದೇವಪೂಜಕಾನಾಂ ಸರ್ವೇಷಾಮ್ ಅನ್ಯತವಾದಿನಾಂ ಶೋ ವಕ್ಶಿಗನ್ತಕನ್ಯಲಿತಹದೇ ಭವಿಷ್ಯತಿ, ಏಷ ಏವ ದ್ವಿತೀಯೋ ಮೃತ್ಯುಃ | (Limnē Pyr g3041 g4442) 9 ಅನನ್ತರಂ ಶೇಷಸಪ್ತದಕ್ಷೈಃ ಪರಿಪೂರ್ಣಾಃ ಸಪ್ತ ಕಂಸಾ ಯೇಷಾಂ ಸಪ್ತದೂತಾನಾಂ ಕರೇಷ್ವಾಸನ್ ತೇಷಾಮೇಕ ಅಗತ್ಯ ಮಾಂ ಸಮ್ಯಾಷ್ಣಾವದತ್, ಅಗಚ್ಛಾಹಂ ತಾಂ ಕನ್ಯಾಮ್ ಅರ್ಧತೋ ಮೇಷಶಾವಕಸ್ಯ ಭಾವಿಭಾಯ್ಯಾಂ ತ್ವಾಂ ದರ್ಶಯಾಮಿ | 10 ತತಃ ಸ ಆತ್ಮಾವಿಷ್ಟಂ ಮಾಮ್ ಅತ್ಯುಚ್ಚಂ ಮಹಾವರ್ಷತಮೇಕ ನೀತೇಶ್ವರಸ್ಯ ಸನ್ನಿಧಿತಃ ಸ್ವರ್ಗಾದ್ ಅವರೋಹನೀಂ ಯಿರೂಶಾಲಮಾಖ್ಯಾಂ ಪವಿತ್ರಾಂ ನಗರೀಂ ದರ್ಶಿತವಾನ್ | 11 ಸಾ ಈಶ್ವರೀಯಪ್ರತಾಪವಿಶಿಷ್ಟಾ ತಸ್ಯಾಸ್ತೇಜೋ ಮಹಾರ್ಘರತ್ನವದ್

ಅರ್ಧತಃ ಸೂರ್ಯಕಾನ್ತಮಣಿತೇಜಸ್ತುಲ್ಯಂ | 12 ತಸ್ಯಾಃ ಪ್ರಾಚೀರಂ ಬೃಹದ್ ಉಚ್ಚೈಶ್ಚ ತತ್ರ ದ್ವಾದಶ ಗೋಪುರಾಣಿ ಸನ್ತಿ ತದ್ಗೋಪುರೋಪರಿ ದ್ವಾದಶ ಸ್ವರ್ಗದೂತಾ ವಿದ್ಯಂತೇ ತತ್ರ ಚ ದ್ವಾದಶ ನಾಮಾನ್ಯರ್ಧತ ಇಸ್ರಾಯೇಲೀಯಾನಾಂ ದ್ವಾದಶವಂಶಾನಾಂ ನಾಮಾನಿ ಲಿಖಿತಾನಿ | 13 ಪೂರ್ವದಿಶಿ ತ್ರೀಣಿ ಗೋಪುರಾಣಿ ಉತ್ತರದಿಶಿ ತ್ರೀಣಿ ಗೋಪುರಾಣಿ ದಕ್ಷಿಣದಿಶಿ ತ್ರೀಣಿ ಗೋಪುರಾಣಿ ಪಶ್ಚೀಮದಿಶಿ ಚ ತ್ರೀಣಿ ಗೋಪುರಾಣಿ ಸನ್ತಿ | 14 ನಗರ್ಯ್ಯಾಃ ಪ್ರಾಚೀರಸ್ಯ ದ್ವಾದಶ ಮೂಲಾನಿ ಸನ್ತಿ ತತ್ರ ಮೇಷಾಶಾವಕಸ್ಯ ದ್ವಾದಶಪ್ರೇರಿತಾನಾಂ ದ್ವಾದಶ ನಾಮಾನಿ ಲಿಖಿತಾನಿ | 15 ಅನರಂ ನಗರ್ಯ್ಯಾಸ್ತದೀಯಗೋಪುರಾಣಾಂ ತತ್ಪ್ರಾಚೀರಸ್ಯ ಚ ಮಾಪನಾರ್ಧಂ ಮಯಾ ಸಮ್ಯಾಷಮಾಣಸ್ಯ ದೂತಸ್ಯ ಕರೇ ಸ್ವರ್ಣಮಯ ಏಕಃ ಪರಿಮಾಣದಣ್ಣ ಆಸೀತ್ | 16 ನಗರ್ಯ್ಯಾ ಆಕೃತಿಶ್ಚತುರಸ್ತಾ ತಸ್ಯಾ ದೈರ್ಘ್ಯಪ್ರಸ್ಥೇ ಸಮೇ | ತತಃ ಪರಂ ಸ ತೇಗ ಪರಿಮಾಣದಕ್ಷೇನ ತಾಂ ನಗರೀಂ ಪರಿಮಿತವಾನ್ ತಸ್ಯಾಃ ಪರಿಮಾಣಂ ದ್ವಾದಶಸಹಸ್ರನಲ್ಯಾಃ | ತಸ್ಯಾ ದೈರ್ಘ್ಯಂ ಪ್ರಸ್ಥಮ್ ಉಚ್ಚತ್ವೈಶ್ಚ ಸಮಾನಾನಿ | 17 ಅಪರಂ ಸ ತಸ್ಯಾಃ ಪ್ರಾಚೀರಂ ಪರಿಮಿತವಾನ್ ತಸ್ಯ ಮಾನವಾಸ್ತಾರ್ಧತೋ ದೂತಸ್ಯ ಪರಿಮಾಣಾನುಸಾರತಸ್ತತ್ ಚತುಶ್ಚತುರಾಂಶದಧಿಕಾಶತಹಸ್ರಪರಿಮಿತಂ | 18 ತಸ್ಯ ಪ್ರಾಚೀರಸ್ಯ ನಿರ್ಮಿತೀಃ ಸೂರ್ಯಕಾನ್ತಮಣಿಭಿ ನಗರೀ ಚ ನಿರ್ಮೂಲಕಾಚತುಲ್ಯೇನ ಶುದ್ಧಸುವರ್ಣೇನ ನಿರ್ಮಿತಾ | 19 ನಗರ್ಯ್ಯಾಃ ಪ್ರಾಚೀರಸ್ಯ ಮೂಲಾನಿ ಚ ಸರ್ವವಿಧಮಹಾರ್ಘಮಣಿಭಿ ಭೂಷಿತಾನಿ | ತೇಷಾಂ ಪ್ರಥಮಂ ಭಿತ್ತಿಮೂಲಂ ಸೂರ್ಯಕಾನ್ತಸ್ಯ, ದ್ವಿತೀಯಂ ನೀಲಸ್ಯ, ತೃತೀಯಂ ತಾಮ್ರಮಣೀಃ, ಚತುರ್ಥಂ ಮರಕತಸ್ಯ, 20 ಪಞ್ಚಮಂ ವೈದೂರ್ಯಸ್ಯ, ಷಷ್ಠಂ ಶೋಣರತ್ನಸ್ಯ, ಸಪ್ತಮಂ ಚನ್ದ್ರಕಾನ್ತಸ್ಯ, ಅಷ್ಟಮಂ ಗೋಮೇದಸ್ಯ, ನವಮಂ ಪದ್ಮರಾಗಸ್ಯ, ದಶಮಂ ಲಶಾನೀಯಸ್ಯ, ಏಕಾದಶಂ ಷೇರೋಜಸ್ಯ, ದ್ವಾದಶಂ ಮಟೀಷ್ಣಕೇಶ್ವಾಸ್ತಿ | 21 ದ್ವಾದಶಗೋಪುರಾಣಿ ದ್ವಾದಶಮುಕ್ತಾಭಿ ನಿರ್ಮಿತಾನಿ, ಏಕೈಕಂ ಗೋಪುರಮ್ ಏಕೈಕಯಾ ಮುಕ್ತಯಾ ಕೃತಂ ನಗರ್ಯ್ಯಾ ಮಹಾಮಾರ್ಗಾಭ್ಯಾಚವತ್ ನಿರ್ಮೂಲಸುವರ್ಣೇನ ನಿರ್ಮಿತಂ | 22 ತಸ್ಯಾ ಅನ್ತರ ಏಕಮಪಿ ಮನ್ದಿರಂ ಮಯಾ ನ ದೃಷ್ಟಂ ಸತಃ ಸರ್ವಶಕ್ತಿಮಾನ್ ಪ್ರಭುಃ ಪರಮೇಶ್ವರೋ ಮೇಷಶಾವಕಶ್ಚ ಸ್ವಯಂ ತಸ್ಯ ಮನ್ದಿರಂ | 23 ತಸ್ಯೈ ನಗರ್ಯ್ಯೋ ದೀಪ್ತಿದಾನಾರ್ಧಂ ಸೂರ್ಯಚನ್ದ್ರಮಸೋಃ ಪ್ರಯೋಜನಂ ನಾಸ್ತಿ ಯತ ಈಶ್ವರಸ್ಯ ಪ್ರತಾಪಸ್ಯಾಂ ದೀಪಯತಿ ಮೇಷಶಾವಕಶ್ಚ ತಸ್ಯಾ ಜ್ಯೋತಿರಸ್ತಿ | 24 ಪರಿತ್ರಾಣಪ್ರಾಯೋಕನಿವಹಾಶ್ಚ ತಸ್ಯಾ ಅಲೋಕೇ ಗಮನಾಗಮನೇ ಕುರ್ವನ್ತಿ ಪೃಥಿವ್ಯಾ ರಾಜಾನಶ್ಚ ಸ್ತೀಯಂ ಪ್ರತಾಪಂ ಗೌರವಾಶ್ಚ ತನ್ಮದ್ಯಮ್ ಆನಯನ್ತಿ | 25 ತಸ್ಯಾ ದ್ವಾರಾಣಿ ದಿವಾ ಕದಾಪಿ ನ ರೋತ್ಸ್ಯಂತೇ ನಿಶಾಪಿ ತತ್ರ ನ ಭವಿಷ್ಯತಿ | 26 ಸರ್ವಜಾತೀನಾಂ ಗೌರವಪ್ರತಾಪೌ ತನ್ಮದ್ಯಮ್ ಆನೇಷ್ಯತೇ | 27 ಪರನ್ಶಶ್ಚ ಪವಿತ್ರಂ ಘೃಣ್ಯಕ್ರೂದ್ ಅನ್ಯತಕ್ರೂದ್ ವಾ ಕಿಮಪಿ ತನ್ಮದ್ಯಂ ನ ಪ್ರವೇಕ್ಷತಿ ಮೇಷಶಾವಕಸ್ಯ ಜೀವನಪುಸ್ತಕೇ ಯೇಷಾಂ ನಾಮಾನಿ ಲಿಖಿತಾನಿ ಕೇವಲಂ ತ ಏವ ಪ್ರವೇಕ್ಷ್ಯನ್ತಿ |

22 ಅನನ್ತರಂ ಸ ಸ್ವಟಿಕವತ್ ನಿರ್ಮೂಲಮ್ ಅಮೃತತೋಯಸ್ಯ ಸ್ತೋತೋ ಮಾಮ್ ಅಲುಶಯತ್ ತದ್ ಈಶ್ವರಸ್ಯ ಮೇಷಶಾವಕಸ್ಯ ಚ ಸಿಂಹಾಸನಾತ್ ನಿರ್ಗಚ್ಛತಿ | 2 ನಗರ್ಯ್ಯಾ ಮಾರ್ಗಮಧ್ಯೇ ತಸ್ಯಾ

ನದ್ಯಾಃ ಪಾರ್ಶ್ವಯೋರಮೃತವೃಕ್ಷಾ ವಿದ್ಯಂತೇ ತೇಷಾಂ ದ್ವಾದಶಫಲಾನಿ
 ಭವನ್ತಿ, ಏಕೈಕೋ ವೃಕ್ಷಃ ಪ್ರತಿಮಾಸಂ ಸ್ವಫಲಂ ಫಲತಿ ತದ್ವೃಕ್ಷಪತ್ರಾಣಿ
 ಚಾನ್ಯಜಾತೀಯಾನಾಮ್ ಅರೋಗ್ಯಜನಕಾನಿ | 3 ಅಪರಂ ಕಿಮಪಿ
 ಶಾಪಗ್ರಸ್ತಂ ಪುನ ನಫ ಭವಿಷ್ಯತಿ ತಸ್ಯಾದ್ಯು ಈಶ್ವರಸ್ಯ ಮೇಷಶಾವಕಸ್ಯ ಚ
 ಸಿಂಹಾಸನಂ ಸ್ಥಾಸ್ಯತಿ ತಸ್ಯ ದಾಸಾಶ್ಚ ತಂ ಸೇವಿಷ್ಯಂತೇ | 4 ತಸ್ಯ ವದನದರ್ಶನಂ
 ಪ್ರಾಪ್ಸ್ಯನ್ನಿ ಭಾಲೇಷು ಚ ತಸ್ಯ ನಾಮ ಲಿಖಿತಂ ಭವಿಷ್ಯತಿ | 5 ತದಾನೀಂ ರಾತ್ರಿಃ
 ಪುನ ನಫ ಭವಿಷ್ಯತಿ ಯತಃ ಪ್ರಭುಃ ಪರಮೇಶ್ವರಸ್ತಾನ್ ದೀಪಯಿಷ್ಯತಿ ತೇ
 ಚಾನನ್ತಕಾಲಂ ಯಾವದ್ ರಾಜತ್ವಂ ಕರಿಷ್ಯಂತೇ | (aiṛṇ 9165) 6 ಅನನ್ತರಂ
 ಸ ಮಾಮ್ ಅವದತ್, ವಾಕ್ಯಾನೀಮಾನಿ ವಿಶ್ವಾಸ್ಯಾನಿ ಸತ್ಯಾನಿ ಚ, ಅಚಿರಾದ್
 ಯೈ ಭವಿತವ್ಯಂ ತಾನಿ ಸ್ವದಾಸಾನ್ ಜ್ಞಾಪಯಿತುಂ ಪವಿತ್ರಭವಿಷ್ಯದ್ವಾದಿನಾಂ
 ಪ್ರಭುಃ ಪರಮೇಶ್ವರಃ ಸ್ವದೂತಂ ಪ್ರೇಷಿತವಾನ್ | 7 ಪಶ್ಯಾಹಂ ತೂರ್ಣಮ್
 ಆಗಚ್ಛಾಮಿ, ಏತದ್ಗ್ರನ್ಥಸ್ಯ ಭವಿಷ್ಯದ್ವಾಕ್ಯಾನಿ ಯಃ ಪಾಲಯತಿ ಸ ಏವ ಧನ್ಯಃ |
 8 ಯೋಹನಹಮ್ ಏತಾನಿ ಶ್ರುತವಾನ್ ದೃಷ್ಟವಾಂಶ್ಚಾಸ್ತಿ ಶ್ರುತ್ವಾ ದೃಷ್ಟ್ವಾ ಚ
 ತದ್ಗರ್ಭಕದೂತಸ್ಯ ಪ್ರಣಾಮಾರ್ಥಂ ತಚ್ಚರಣಯೋರನ್ನಿಕೇ ಸಪತಂ | 9 ತತಃ
 ಸ ಮಾಮ್ ಅವದತ್ ಸಾವಧಾನೋ ಭವ ಮೈವಂ ಕೃರು, ತ್ವಯಾ ತವ
 ಭ್ರಾತೃಭಿ ಭವಿಷ್ಯದ್ವಾದಿಭಿರೇತದ್ಗ್ರನ್ಥಸ್ಯವಾಕ್ಯಪಾಲನಕಾರಿಭಿಶ್ಚ ಸಹದಾಸೋ
 ಸಹಂ | ತ್ವಮ್ ಈಶ್ವರಂ ಪ್ರಣಮ | 10 ಸ ಪುನ ಮಾರ್ಮ್ ಅವದತ್,
 ಏತದ್ಗ್ರನ್ಥಸ್ಯಭವಿಷ್ಯದ್ವಾಕ್ಯಾನಿ ತ್ವಯಾ ನ ಮುದ್ರಾಜ್ಞಯಿತವ್ಯಾನಿ ಯತಃ
 ಸಮಯೋ ನಿಕಟವರ್ತಿ | 11 ಅಧರ್ಮಾಚಾರ ಇತಃ ಪರಮಪ್ರಥಮ್ ಮ್
 ಆಚರತು, ಅಮೇಧ್ಯಾಚಾರ ಇತಃ ಪರಮಪ್ರಥಮೇಧ್ಯಮ್ ಆಚರತು
 ಧರ್ಮಾಚಾರ ಇತಃ ಪರಮಪಿ ಧರ್ಮಮ್ ಆಚರತು ಪವಿತ್ರಾಚಾರಶ್ಚೇತಃ
 ಪರಮಪಿ ಪವಿತ್ರಮ್ ಆಚರತು | 12 ಪಶ್ಯಾಹಂ ತೂರ್ಣಮ್ ಆಗಚ್ಛಾಮಿ,
 ಏಕೈಕಸ್ಮೈ ಸ್ತುತಿಯಾನುಯಾಯಿಫಲದಾನಾರ್ಥಂ ಮದ್ವಾತವ್ಯಫಲಂ ಮಮ
 ಸಮವರ್ತಿ | 13 ಅಹಂ ಕಃ ಕ್ಷಶ್ಚ ಪ್ರಥಮಃ ಶೇಷಶ್ಚಾದಿರನ್ತಶ್ಚ |
 14 ಅಮುತವೃಕ್ಷಸ್ಯಾಧಿಕಾರಪ್ರಾಪ್ತಾರ್ಥಂ ದ್ವಾರೈ ನಗರಪ್ರವೇಶಾರ್ಥಾಃ
 ಯೇ ತಸ್ಯಾಜ್ಞಾಃ ಪಾಲಯನ್ತಿ ತ ಏವ ಧನ್ಯಾಃ | 15 ಕುಕುರೈ
 ಮಾರ್ಯಾಯಾವಿಭಿಃ ಪುಜ್ಯಾಮಿಭಿ ನರಹನ್ತಭಿ ದೇವಾರ್ಚಕೈಃ ಸರ್ವೈರನ್ಯತೇ
 ಪ್ರೀಯಮಾಣೈರನ್ಯತಾಚಾರಿಭಿಶ್ಚ ಬಹಿಃ ಸ್ಥಾತವ್ಯಂ | 16 ಮಣ್ಣಲೀಷು
 ಯುಷ್ಮಭ್ಯಮೇತೇಷಾಂ ಸಾಕ್ಷ್ಯದಾನಾರ್ಥಂ ಯೀಶುರಹಂ ಸ್ವದೂತಂ
 ಪ್ರೇಷಿತವಾನ್, ಅಹಮೇವ ದಾಯೂದೋ ಮೂಲಂ ವಂಶಶ್ಚ, ಅಹಂ
 ತೇಜೋಮಯಪ್ರಭಾತೀಯತಾರಾಸ್ವರೂಪಃ | 17 ಆತ್ಮಾ ಕನ್ಯಾ ಚ
 ಕಥಯತಃ, ತ್ವಯಾಗಮ್ಯತಾಂ | ಶೋತಾಪಿ ವದತು, ಆಗಮ್ಯತಾಮಿತಿ |
 ಯಶ್ಚ ತ್ಯಷಾರ್ತಃ ಸ ಆಗಚ್ಛತು ಯಶ್ಚೇಚ್ಛತಿ ಸ ವಿನಾ ಮೂಲ್ಯಂ ಜೀವನದಾಯಿ
 ಜಲಂ ಗೃಹ್ಣಾತು | 18 ಯಃ ಕಶ್ಚಿದ್ ಏತದ್ಗ್ರನ್ಥಸ್ಯಭವಿಷ್ಯದ್ವಾಕ್ಯಾನಿ ಶೃಣೋತಿ
 ತಸ್ಮಾ ಅಹಂ ಸಾಕ್ಷ್ಯಮಿದಂ ದದಾಮಿ, ಕಶ್ಚಿದ್ ಯದ್ವಪರಂ ಕಿಮಪ್ಯೇತೇಷು
 ಯೋಜಯತಿ ತರ್ಹೀಶ್ವರೋಗ್ರನ್ಥೇಽಸ್ಮಿನ್ ಲಿಖಿತಾನ್ ದಣ್ಡಾನ್ ತಸ್ಮಿನ್ನೇವ
 ಯೋಜಯಿಷ್ಯತಿ | 19 ಯದಿ ಚ ಕಶ್ಚಿದ್ ಏತದ್ಗ್ರನ್ಥಸ್ಯಭವಿಷ್ಯದ್ವಾಕ್ಯೇಭ್ಯಃ
 ಕಿಮಪ್ಯಪಹರತಿ ತರ್ಹೀಶ್ವರೋ ಗ್ರನ್ಥೇಽಸ್ಮಿನ್ ಲಿಖಿತಾತ್ ಜೀವನವೃಕ್ಷಾತ್
 ಪವಿತ್ರನಗರಾಚ್ಚ ತಸ್ಯಾಂಶಮಪಹರಿಷ್ಯತಿ | 20 ಏತತ್ ಸಾಕ್ಷ್ಯಂ ಯೋ
 ದದಾತಿ ಸ ಏವ ವಕ್ರಿ ಸತ್ಯಮ್ ಅಹಂ ತೂರ್ಣಮ್ ಆಗಚ್ಛಾಮಿ |
 ತಥಾಸ್ತು | ಪ್ರಭೋ ಯೀಶೋ, ಆಗಮ್ಯತಾಂ ಭವತಾ | 21 ಅಸ್ಮಾಕಂ
 ಪ್ರಭೋ ಯೀಶುಖೀಷ್ವಸ್ಯಾನುಗ್ರಹಃ ಸರ್ವೇಷು ಯುಷ್ಮಾಸು ವರ್ತತಾಂ |
 ಅಮೇನ್ |



ಅಪರಂ ಸ್ವರ್ಗದ್ ಅವರೋಹವ್ನಿ ಪವಿತ್ರಾ ನಗರೀ, ಅರ್ಥತೋ ನವೀನಾ ಯಿರೂಶಾಲಮಪುರೀ ಮಯಾ ದೃಷ್ಟ್ಯಾ ಸಾ
 ವರಾಯ ವಿಭೂಷಿತಾ ಕನ್ಯೇವ ಸುಸಜ್ಜಿತಾಸೀತ್ ಅನನ್ತರಂ ಸ್ವರ್ಗದ್ ಏಷ ಮಹಾರವೋ ಮಯಾ ಶ್ರುತಃ ಪಶ್ಯಾಯಂ
 ಮಾನವೈಃ ಸಾರ್ಥಮ್ ಈಶ್ವರಸ್ಯಾವಾಸಃ, ಸ ತೈಃ ಸಾರ್ಥಂ ವತ್ಸ್ಯತಿ ತೇ ಚ ತಸ್ಯ ಪ್ರಜಾ ಭವಿಷ್ಯನ್ತಿ,
 ಈಶ್ವರಶ್ಚ ಸ್ವಯಂ ತೇಷಾಮ್ ಈಶ್ವರೋ ಭೂತ್ವಾ ತೈಃ ಸಾರ್ಥಂ ಸ್ಥಾಸ್ಯತಿ
 ಪ್ರಕಾಶಿತಂ 21:2-3

ರೀಡರ್ ಗೈಡ್

ಕನ್ನಡ at AionianBible.org/Readers-Guide

The Aionian Bible republishes public domain and Creative Common Bible texts that are 100% free to copy and print. The original translation is unaltered and notes are added to help your study. The notes show the location of eleven special Greek and Hebrew Aionian Glossary words to help us better understand God's love for individuals and for all mankind, and the nature of afterlife destinies.

Who has the authority to interpret the Bible and examine the underlying Hebrew and Greek words? That is a good question! We read in 1 John 2:27, *"As for you, the anointing which you received from him remains in you, and you do not need for anyone to teach you. But as his anointing teaches you concerning all things, and is true, and is no lie, and even as it taught you, you remain in him."* Every Christian is qualified to interpret the Bible! Now that does not mean we will all agree. Each of us is still growing in our understanding of the truth. However, it does mean that there is no infallible human or tradition to answer all our questions. Instead the Holy Spirit helps each of us to know the truth and grow closer to God and each other.

The Bible is a library with 66 books in the Protestant Canon. The best way to learn God's word is to read entire books. Read the book of Genesis. Read the book of John. Read the entire Bible library. Topical studies and cross-referencing can be good. However, the safest way to understand context and meaning is to read whole Bible books. Chapter and verse numbers were added for convenience in the 16th century, but unfortunately they can cause the Bible to seem like an encyclopedia. The Aionian Bible is formatted with simple verse numbering, minimal notes, and no cross-referencing in order to encourage the reading of Bible books.

Bible reading must also begin with prayer. Any Christian is qualified to interpret the Bible with God's help. However, this freedom is also a responsibility because without the Holy Spirit we cannot interpret accurately. We read in 1 Corinthians 2:13-14, *"And we speak of these things, not with words taught by human wisdom, but with those taught by the Spirit, comparing spiritual things with spiritual things. Now the natural person does not receive the things of the Spirit of God, for they are foolishness to him, and he cannot understand them, because they are spiritually discerned."* So we cannot understand in our natural self, but we can with God's help through prayer.

The Holy Spirit is the best writer and he uses literary devices such as introductions, conclusions, paragraphs, and metaphors. He also writes various genres including historical narrative, prose, and poetry. So Bible study must spiritually discern and understand literature. Pray, read, observe, interpret, and apply. Finally, *"Do your best to present yourself approved by God, a worker who does not need to be ashamed, properly handling the word of truth."* 2 Timothy 2:15. *"God has granted to us his precious and exceedingly great promises; that through these you may become partakers of the divine nature, having escaped from the corruption that is in the world by lust. Yes, and for this very cause adding on your part all diligence, in your faith supply moral excellence; and in moral excellence, knowledge; and in knowledge, self-control; and in self-control patience; and in patience godliness; and in godliness brotherly affection; and in brotherly affection, love. For if these things are yours and abound, they make you to be not idle nor unfruitful to the knowledge of our Lord Jesus Christ,"* 2 Peter 1:4-8.

ನಿಘಂಟು

ಕನ್ನಡ at AionianBible.org/Glossary

The Aionian Bible un-translates and instead transliterates eleven special words to help us better understand the extent of God's love for individuals and all mankind, and the nature of afterlife destinies. The original translation is unaltered and a note is added to 64 Old Testament and 200 New Testament verses. Compare the meanings below to the Strong's Concordance and Glossary definitions.

Abyssos g12

Greek: proper noun, place

Usage: 9 times in 3 books, 6 chapters, and 9 verses

Meaning:

Temporary prison for special fallen angels such as Apollyon, the Beast, and Satan.

aīdios g126

Greek: adjective

Usage: 2 times in Romans 1:20 and Jude 6

Meaning:

Lasting, enduring forever, eternal.

aiōn g165

Greek: noun

Usage: 127 times in 22 books, 75 chapters, and 102 verses

Meaning:

A lifetime or time period with a beginning and end, an era, an age, the completion of which is beyond human perception, but known only to God the creator of the aiōns, Hebrews 1:2. Never meaning simple endless or infinite chronological time in Greek usage. Read Dr. Heleen Keizer and Ramelli and Konstan for proofs.

aiōnios g166

Greek: adjective

Usage: 71 times in 19 books, 44 chapters, and 69 verses

Meaning:

From start to finish, pertaining to the age, lifetime, entirety, complete, or even consummate. Never meaning simple endless or infinite chronological time in Koine Greek usage. Read Dr. Heleen Keizer and Ramelli and Konstan for proofs.

eleēsē g1653

Greek: verb, aorist tense, active voice, subjunctive mood, 3rd person singular

Usage: 1 time in this conjugation, Romans 11:32

Meaning:

To have pity on, to show mercy. Typically, the subjunctive mood indicates possibility, not certainty. However, a subjunctive in a purpose clause is a resulting action as certain as the causal action. The subjunctive in a purpose clause functions as an indicative, not an optative. Thus, the grand conclusion of grace theology in Romans 11:32 must be clarified. God's mercy on all is not a possibility, but a certainty. See ntgreek.org.

Geenna g1067

Greek: proper noun, place

Usage: 12 times in 4 books, 7 chapters, and 12 verses

Meaning:

Valley of Hinnom, Jerusalem's trash dump, a place of ruin, destruction, and judgment in this life, or the next, though not eternal to Jesus' audience.

Hadēs g86

Greek: proper noun, place

Usage: 11 times in 5 books, 9 chapters, and 11 verses

Meaning:

Synonymous with Sheol, though in New Testament usage Hades is the temporal place of punishment for deceased unbelieving mankind, distinct from Paradise for deceased believers.

Limnē Pyr g3041 g4442

Greek: proper noun, place

Usage: Phrase 5 times in the New Testament

Meaning:

Lake of Fire, final punishment for those not named in the Book of Life, prepared for the Devil and his angels, Matthew 25:41.

Sheol h7585

Hebrew: proper noun, place

Usage: 66 times in 17 books, 50 chapters, and 64 verses

Meaning:

The grave or temporal afterlife world of both the righteous and unrighteous, believing and unbelieving, until the general resurrection.

Tartaroō g5020

Greek: proper noun, place

Usage: 1 time in 2 Peter 2:4

Meaning:

Temporary prison for particular fallen angels awaiting final judgment.

ನಿಘಂಟು +

AionianBible.org/Bibles/Sanskrit---Kannada-Script/Noted

Glossary references are below. Strong's Hebrew and Greek number notes are added to 64 Old Testament and 200 New Testament verses. Questioned verse translations do not contain Aionian Glossary words and may wrongly imply *eternal* or *Hell*. * The note placement is skipped or adjusted for verses with non-standard numbering.

Abyssos

ಲೂಕಾ 8:31
ರೋಮೀಣಃ 10:7
ಪ್ರಕಾಶಿತಂ 9:1
ಪ್ರಕಾಶಿತಂ 9:2
ಪ್ರಕಾಶಿತಂ 9:11
ಪ್ರಕಾಶಿತಂ 11:7
ಪ್ರಕಾಶಿತಂ 17:8
ಪ್ರಕಾಶಿತಂ 20:1
ಪ್ರಕಾಶಿತಂ 20:3

aidios

ರೋಮೀಣಃ 1:20
ಯುಹೂದಾಃ 1:6

aiōn

ಮಥಿಃ 12:32
ಮಥಿಃ 13:22
ಮಥಿಃ 13:39
ಮಥಿಃ 13:40
ಮಥಿಃ 13:49
ಮಥಿಃ 21:19
ಮಥಿಃ 24:3
ಮಥಿಃ 28:20
ಮಾರ್ಕಃ 3:29
ಮಾರ್ಕಃ 4:19*
ಮಾರ್ಕಃ 10:30
ಮಾರ್ಕಃ 11:14
ಲೂಕಾ 1:33
ಲೂಕಾ 1:55*
ಲೂಕಾ 1:70*
ಲೂಕಾ 16:8
ಲೂಕಾ 18:30
ಲೂಕಾ 20:34
ಲೂಕಾ 20:35
ಯೋಹಾನಃ 4:14
ಯೋಹಾನಃ 6:51
ಯೋಹಾನಃ 6:58
ಯೋಹಾನಃ 8:35
ಯೋಹಾನಃ 8:51
ಯೋಹಾನಃ 8:52
ಯೋಹಾನಃ 9:32
ಯೋಹಾನಃ 10:28
ಯೋಹಾನಃ 11:26
ಯೋಹಾನಃ 12:34
ಯೋಹಾನಃ 13:8
ಯೋಹಾನಃ 14:16

ಪ್ರೇರಿತಾಃ 3:21
ಪ್ರೇರಿತಾಃ 15:18
ರೋಮೀಣಃ 1:25*
ರೋಮೀಣಃ 9:5
ರೋಮೀಣಃ 11:36
ರೋಮೀಣಃ 12:2
ರೋಮೀಣಃ 16:27
ಠ ಕರಿನ್ಯನಃ 1:20
ಠ ಕರಿನ್ಯನಃ 2:6
ಠ ಕರಿನ್ಯನಃ 2:7
ಠ ಕರಿನ್ಯನಃ 2:8
ಠ ಕರಿನ್ಯನಃ 3:18
ಠ ಕರಿನ್ಯನಃ 8:13
ಠ ಕರಿನ್ಯನಃ 10:11
ಶ ಕರಿನ್ಯನಃ 4:4
ಶ ಕರಿನ್ಯನಃ 9:9
ಶ ಕರಿನ್ಯನಃ 11:31
ಗಾಲಾತಿನಃ 1:4
ಗಾಲಾತಿನಃ 1:5
ಇಫಿಷಿಃ 1:21
ಇಫಿಷಿಃ 2:2*
ಇಫಿಷಿಃ 2:7
ಇಫಿಷಿಃ 3:9
ಇಫಿಷಿಃ 3:11*
ಇಫಿಷಿಃ 3:21
ಇಫಿಷಿಃ 6:12
ಫಿಲಿಪ್ಪಿನಃ 4:20
ಕಲಸಿನಃ 1:26
ಠ ತೀಮಥಿಯಃ 1:17
ಠ ತೀಮಥಿಯಃ 6:17
ಶ ತೀಮಥಿಯಃ 4:10
ಶ ತೀಮಥಿಯಃ 4:18
ತೀತಃ 2:12
ಇಬ್ರಿಣಃ 1:2
ಇಬ್ರಿಣಃ 1:8
ಇಬ್ರಿಣಃ 5:6
ಇಬ್ರಿಣಃ 6:5
ಇಬ್ರಿಣಃ 6:20
ಇಬ್ರಿಣಃ 7:17
ಇಬ್ರಿಣಃ 7:21*
ಇಬ್ರಿಣಃ 7:24
ಇಬ್ರಿಣಃ 7:28
ಇಬ್ರಿಣಃ 9:26
ಇಬ್ರಿಣಃ 11:3
ಇಬ್ರಿಣಃ 13:8
ಇಬ್ರಿಣಃ 13:21
ಠ ಪಿತರಃ 1:23

ಠ ಪಿತರಃ 1:25
ಠ ಪಿತರಃ 4:11
ಠ ಪಿತರಃ 5:11
ಶ ಪಿತರಃ 3:18
ಠ ಯೋಹಾನಃ 2:17
ಶ ಯೋಹಾನಃ 1:2
ಯುಹೂದಾಃ 1:13
ಯುಹೂದಾಃ 1:25
ಪ್ರಕಾಶಿತಂ 1:6
ಪ್ರಕಾಶಿತಂ 1:18
ಪ್ರಕಾಶಿತಂ 4:9
ಪ್ರಕಾಶಿತಂ 4:10
ಪ್ರಕಾಶಿತಂ 5:13
ಪ್ರಕಾಶಿತಂ 7:12
ಪ್ರಕಾಶಿತಂ 10:6
ಪ್ರಕಾಶಿತಂ 11:15
ಪ್ರಕಾಶಿತಂ 14:11
ಪ್ರಕಾಶಿತಂ 15:7
ಪ್ರಕಾಶಿತಂ 19:3
ಪ್ರಕಾಶಿತಂ 20:10
ಪ್ರಕಾಶಿತಂ 22:5

aiōnios

ಮಥಿಃ 18:8
ಮಥಿಃ 19:16
ಮಥಿಃ 19:29
ಮಥಿಃ 25:41
ಮಥಿಃ 25:46
ಮಾರ್ಕಃ 3:29
ಮಾರ್ಕಃ 10:17
ಮಾರ್ಕಃ 10:30
ಲೂಕಾ 10:25
ಲೂಕಾ 16:9
ಲೂಕಾ 18:18
ಲೂಕಾ 18:30
ಯೋಹಾನಃ 3:15
ಯೋಹಾನಃ 3:16
ಯೋಹಾನಃ 3:36
ಯೋಹಾನಃ 4:14
ಯೋಹಾನಃ 4:36
ಯೋಹಾನಃ 5:24
ಯೋಹಾನಃ 5:39
ಯೋಹಾನಃ 6:27
ಯೋಹಾನಃ 6:40
ಯೋಹಾನಃ 6:47
ಯೋಹಾನಃ 6:54
ಯೋಹಾನಃ 6:68

ಯೋಹನಃ 10:28
ಯೋಹನಃ 12:25
ಯೋಹನಃ 12:50
ಯೋಹನಃ 17:2
ಯೋಹನಃ 17:3
ಪ್ರೇರಿತಾಃ 13:46
ಪ್ರೇರಿತಾಃ 13:48
ರೋಮಿಣಃ 2:7
ರೋಮಿಣಃ 5:21
ರೋಮಿಣಃ 6:22
ರೋಮಿಣಃ 6:23
ರೋಮಿಣಃ 16:25
ರೋಮಿಣಃ 16:26
೨ ಕರಿನ್ಯನಃ 4:17
೨ ಕರಿನ್ಯನಃ 4:18
೨ ಕರಿನ್ಯನಃ 5:1
ಗಾಲಾತಿನಃ 6:8
೨ ಥಿಷಲನೀಕಿನಃ 1:9
೨ ಥಿಷಲನೀಕಿನಃ 2:16
೦ ತೀಮಥಿಯಃ 1:16
೦ ತೀಮಥಿಯಃ 6:12
೦ ತೀಮಥಿಯಃ 6:16
೨ ತೀಮಥಿಯಃ 1:9
೨ ತೀಮಥಿಯಃ 2:10
ತೀತಃ 1:2*
ತೀತಃ 3:7
ಫಿಲೋಮೋನಃ 1:15
ಇಬ್ರೀಣಃ 5:9
ಇಬ್ರೀಣಃ 6:2
ಇಬ್ರೀಣಃ 9:12
ಇಬ್ರೀಣಃ 9:14
ಇಬ್ರೀಣಃ 9:15
ಇಬ್ರೀಣಃ 13:20
೦ ಪಿತರಃ 5:10
೨ ಪಿತರಃ 1:11
೦ ಯೋಹನಃ 1:2
೦ ಯೋಹನಃ 2:25
೦ ಯೋಹನಃ 3:15
೦ ಯೋಹನಃ 5:11
೦ ಯೋಹನಃ 5:13
೦ ಯೋಹನಃ 5:20
ಯಹೂದಾಃ 1:7
ಯಹೂದಾಃ 1:21
ಪ್ರಕಾಶಿತಂ 14:6

eleēsē

ರೋಮಿಣಃ 11:32

Geenna

ಮಥಿಃ 5:22
ಮಥಿಃ 5:29
ಮಥಿಃ 5:30
ಮಥಿಃ 10:28
ಮಥಿಃ 18:9
ಮಥಿಃ 23:15
ಮಥಿಃ 23:33
ಮಾರ್ಕಃ 9:43*

ಮಾರ್ಕಃ 9:45*
ಮಾರ್ಕಃ 9:47*
ಲೂಕಃ 12:5
ಯಾಕೂಬಃ 3:6

Hadēs

ಮಥಿಃ 11:23
ಮಥಿಃ 16:18
ಲೂಕಃ 10:15
ಲೂಕಃ 16:23
ಪ್ರೇರಿತಾಃ 2:27
ಪ್ರೇರಿತಾಃ 2:31
೦ ಕರಿನ್ಯನಃ 15:55
ಪ್ರಕಾಶಿತಂ 1:18
ಪ್ರಕಾಶಿತಂ 6:8
ಪ್ರಕಾಶಿತಂ 20:13
ಪ್ರಕಾಶಿತಂ 20:14

Limnē Pyr

ಪ್ರಕಾಶಿತಂ 19:20
ಪ್ರಕಾಶಿತಂ 20:10
ಪ್ರಕಾಶಿತಂ 20:14
ಪ್ರಕಾಶಿತಂ 20:15
ಪ್ರಕಾಶಿತಂ 21:8

Sheol

ಅದಿಕಾಂಡ 37:35
ಅದಿಕಾಂಡ 42:38
ಅದಿಕಾಂಡ 44:29
ಅದಿಕಾಂಡ 44:31
ಅರಣ್ಯಕಾಂಡ 16:30
ಅರಣ್ಯಕಾಂಡ 16:33
ಧರ್ಮೋಪದೇಶಕಾಂಡ 32:22
ಸಮುವೇಲನು - ಪ್ರಥಮ ಭಾಗ 2:6
ಸಮುವೇಲನು - ದ್ವಿತೀಯ ಭಾಗ 22:6
ಅರಸುಗಳು - ಪ್ರಥಮ ಭಾಗ 2:6
ಅರಸುಗಳು - ಪ್ರಥಮ ಭಾಗ 2:9
ಯೋಬನು 7:9
ಯೋಬನು 11:8
ಯೋಬನು 14:13
ಯೋಬನು 17:13
ಯೋಬನು 17:16
ಯೋಬನು 21:13
ಯೋಬನು 24:19
ಯೋಬನು 26:6
ಕೀರ್ತನೆಗಳು 6:5
ಕೀರ್ತನೆಗಳು 9:17
ಕೀರ್ತನೆಗಳು 16:10
ಕೀರ್ತನೆಗಳು 18:5
ಕೀರ್ತನೆಗಳು 30:3
ಕೀರ್ತನೆಗಳು 31:17
ಕೀರ್ತನೆಗಳು 49:14
ಕೀರ್ತನೆಗಳು 49:15
ಕೀರ್ತನೆಗಳು 55:15
ಕೀರ್ತನೆಗಳು 86:13
ಕೀರ್ತನೆಗಳು 88:3
ಕೀರ್ತನೆಗಳು 89:48


ಕೀರ್ತನೆಗಳು 116:3
ಕೀರ್ತನೆಗಳು 139:8
ಕೀರ್ತನೆಗಳು 141:7
ಜ್ಞಾನೋಕ್ತಿಗಳು 1:12
ಜ್ಞಾನೋಕ್ತಿಗಳು 5:5
ಜ್ಞಾನೋಕ್ತಿಗಳು 7:27
ಜ್ಞಾನೋಕ್ತಿಗಳು 9:18
ಜ್ಞಾನೋಕ್ತಿಗಳು 15:11
ಜ್ಞಾನೋಕ್ತಿಗಳು 15:24
ಜ್ಞಾನೋಕ್ತಿಗಳು 23:14
ಜ್ಞಾನೋಕ್ತಿಗಳು 27:20
ಜ್ಞಾನೋಕ್ತಿಗಳು 30:16
ಪ್ರಸಂಗಿ 9:10
ಪರಮಗೀತೆ 8:6
ಯೆಶಾಯನು 5:14
ಯೆಶಾಯನು 7:11
ಯೆಶಾಯನು 14:9
ಯೆಶಾಯನು 14:11
ಯೆಶಾಯನು 14:15
ಯೆಶಾಯನು 28:15
ಯೆಶಾಯನು 28:18
ಯೆಶಾಯನು 38:10
ಯೆಶಾಯನು 38:18
ಯೆಶಾಯನು 57:9
ಯೆಹೆಜ್ಕೇಲನು 31:15
ಯೆಹೆಜ್ಕೇಲನು 31:16
ಯೆಹೆಜ್ಕೇಲನು 31:17
ಯೆಹೆಜ್ಕೇಲನು 32:21
ಯೆಹೆಜ್ಕೇಲನು 32:27
ಹೋಶೇಯನು 13:14
ಆಮೋಸನು 9:2
ಯೋನನು 2:2
ಹಬಕ್ಕೂಕನು 2:5

Tartaroō

೨ ಪಿತರಃ 2:4


Questioned

೨ ಪಿತರಃ 2:17




ವಿಶ್ವಾಸೇನೇಬ್ರಾಹೀಮ್ ಅಹೂತಃ ಸನ್ ಆಜ್ಞಾಂ ಗೃಹೀತ್ವಾ ಯಸ್ಯ ಸ್ಥಾನಸ್ಥಾಧಿಕಾರಸ್ತೇನ ಪ್ರಾಪ್ತವ್ಯಸ್ತತ್ ಸ್ಥಾನಂ ಪ್ರಸ್ಥಿತವಾನ್ ಕಿನ್ತು ಪ್ರಸ್ಥಾನಸಮಯೇ ಕ್ವ ಯಾಮೀತಿ ನಾಜಾನಾತ್ - ಇಬ್ರೀಣಃ 11:8

Israel's Exodus



ಫರೋಹನು ಜನರನ್ನು ಕಳುಹಿಸಿಬಿಟ್ಟಾಗ, ಫಿಲಿಷ್ಟಿಯರ ದೇಶದ ದಾರಿಯು ಸಮೀಪವಿದ್ದರೂ ದೇವರು ಅವರನ್ನು ಅದರಲ್ಲಿ ನಡೆಸಲಿಲ್ಲ. ಏಕೆಂದರೆ ದೇವರು, “ಜನರು ಯುದ್ಧವನ್ನು ನೋಡಿ, ಮನಸ್ಸನ್ನು ಬೇರೆಮಾಡಿಕೊಂಡು, ಈಜಿಪ್ಟಿಗೆ ಹಿಂದಿರುಗಿಯಾರು,” ಎಂದು ಹೇಳಿದರು. - ವಿಮೋಚನಕಾಂಡ 13:17



ಯತೋ ಮನುಷ್ಯಪುತ್ರಃ ಸೇವ್ಯೋ ಭವತುಂ ನಾಗತಃ ಸೇವಾಂ ಕರ್ತುಂ ತಥಾನೇಕೇಷಾಂ ಪರಿತ್ರಾಣಸ್ತು ಮೂಲ್ಯರೂಪಸ್ವಪ್ರಾಣಂ ದಾತುಂಚ್ಛುಗತಃ - ಮಾರ್ಕುಃ 10:45



ಈ ಶ್ಲೋಕವು ನಿಜಪುತ್ರನು ಯಂ ಸುಸಂವಾದಂ ಭವಿಷ್ಯದ್ವಾದಿಭಿ ಧರ್ಮಗ್ರಂಥೇ ಪ್ರತಿಶ್ರುತವಾನ್ ತಂ ಸುಸಂವಾದಂ ಪ್ರಚಾರಯಿತುಂ ಪೃಥಕ್ಪುತ್ರ ಅಹೂತಃ ಪ್ರೇರಿತಶ್ಚ ಪ್ರಭೋ ಯೀರ್ಷುಖೀಷ್ವಸ್ಯ ಸೇವಕೋ ಯಃ ಪೌಲಃ - ರೋಮೀಣಃ 1:1

Creation 4004 B.C.

| | |
|-----------------------------------|------|
| Adam and Eve created | 4004 |
| Tubal-cain forges metal | 3300 |
| Enoch walks with God | 3017 |
| Methuselah dies at age 969 | 2349 |
| God floods the Earth | 2349 |
| Tower of Babel thwarted | 2247 |
| Abraham sojourns to Canaan | 1922 |
| Jacob moves to Egypt | 1706 |
| Moses leads Exodus from Egypt | 1491 |
| Gideon judges Israel | 1245 |
| Ruth embraces the God of Israel | 1168 |
| David installed as King | 1055 |
| King Solomon builds the Temple | 1018 |
| Elijah defeats Baal's prophets | 896 |
| Jonah preaches to Nineveh | 800 |
| Assyrians conquer Israelites | 721 |
| King Josiah reforms Judah | 630 |
| Babylonians capture Judah | 605 |
| Persians conquer Babylonians | 539 |
| Cyrus frees Jews, rebuilds Temple | 537 |
| Nehemiah rebuilds the wall | 454 |
| Malachi prophecies the Messiah | 416 |
| Greeks conquer Persians | 331 |
| Seleucids conquer Greeks | 312 |
| Hebrew Bible translated to Greek | 250 |
| Maccabees defeat Seleucids | 165 |
| Romans subject Judea | 63 |
| Herod the Great rules Judea | 37 |

(The Annals of the World, James Uusher)

Jesus Christ born 4 B.C.

New Heavens and Earth

| | |
|------|--|
| 1956 | Christ returns for his people |
| 1830 | Jim Elliot martyrd in Ecuador |
| 1731 | John Williams reaches Polynesia |
| 1614 | Zinzendorf leads Moravian mission |
| 1572 | Japanese kill 40,000 Christians |
| 1517 | Jesuits reach Mexico |
| 1455 | Martin Luther leads Reformation |
| 1323 | Gutenberg prints first Bible |
| 1276 | Franciscans reach Sumatra |
| 1100 | Ramon Llull trains missionaries |
| 1054 | Crusades tarnish the church |
| 997 | The Great Schism |
| 864 | Adalbert martyrd in Prussia |
| 716 | Bulgarian Prince Boris converts |
| 635 | Boniface reaches Germany |
| 569 | Alopen reaches China |
| 432 | Longinus reaches Alodia / Sudan |
| 397 | Saint Patrick reaches Ireland |
| 341 | Carthage ratifies Bible Canon |
| 325 | Ulfilas reaches Goth / Romania |
| 250 | Niceae proclaims God is Trinity |
| 197 | Denis reaches Paris, France |
| 70 | Tertullian writes Christian literature |
| 61 | Titus destroys the Jewish Temple |
| 52 | Paul imprisoned in Rome, Italy |
| 39 | Thomas reaches Malabar, India |
| 33 | Peter reaches Gentile Cornelius |
| | Holy Spirit empowers the Church |

(Wikipedia, Timeline of Christian missions)

Resurrected 33 A.D.

| | | | | | | | | | |
|-----------------------------|--------------------------|---|---|--|--|--|---|------------------------|-----------------------|
| What are we? ▶ | | | Genesis 1:26 - 2:3 | | Mankind is created in God's image, male and female He created us | | | | |
| How are we sinful? ▶ | | | Romans 5:12-19 | | Sin entered the world through Adam and then death through sin | | | | |
| Where are we? ▶ | | | When are we? ▼ | | | | | | |
| | | | Innocence | | Fallen | | | Glory | |
| ▶ | | | Eternity Past | Creation 4004 B.C. | Fall to sin No Law | Moses' Law 1500 B.C. | Christ 33 A.D. | Church Age Kingdom Age | New Heavens and Earth |
| | | | God | Father | John 10:30 | Genesis 1:31 God's perfect fellowship with Adam in The Garden of Eden | 1 Timothy 6:16 Living in unapproachable light | | |
| Son | God's perfect fellowship | John 8:58 Pre-incarnate | | John 1:14 Incarnate | Luke 23:43 Paradise | | | | |
| Holy Spirit | | Psalm 139:7 Everywhere | | John 14:17 Living in believers | | | | | |
| Mankind | Living | Genesis 1:1 No Creation No people | Genesis 1:31 No Fall No unholy Angels | Ephesians 2:1-5 Serving the Savior or Satan on Earth | | | Matthew 25:41 Revelation 20:10 Lake of Fire prepared for the Devil and his Angels | | |
| | Deceased believing | | | Luke 16:22 Blessed in Paradise | | | | | |
| | Deceased unbelieving | | | Luke 16:23, Revelation 20:5,13 Punished in Hades until the final judgment | | | | | |
| Angels | Holy | Genesis 1:1 No Creation No people | Genesis 1:31 No Fall No unholy Angels | Hebrews 1:14 Serving mankind at God's command | | | Revelation 20:13 Thalaasa Revelation 19:20 Lake of Fire Revelation 20:2 Abys | | |
| | Imprisoned | | | 2 Peter 2:4, Jude 6 Imprisoned in Tartarus | | | | | |
| | Fugitive | | | 1 Peter 5:8, Revelation 12:10 | | | | | |
| | First Beast | | | Rebelling against Christ Accusing mankind | | | | | |
| | False Prophet | | | | | | | | |
| | Satan | | | | | | | | |
| Who are we? ▶ | | | Romans 11:25-36, Ephesian 2:7 | | For God has bound all over to disobedience in order to show mercy to all | | | | |
| Why are we? ▶ | | | Romans 11:25-36, Ephesian 2:7 | | For God has bound all over to disobedience in order to show mercy to all | | | | |

ವಿಧಿ

ಕನ್ನಡ at AionianBible.org/Destiny

The Aionian Bible shows the location of eleven special Greek and Hebrew Aionian Glossary words to help us better understand God's love for individuals and for all mankind, and the nature of after-life destinies. The underlying Hebrew and Greek words typically translated as *Hell* show us that there are not just two after-life destinies, Heaven or Hell. Instead, there are a number of different locations, each with different purposes, different durations, and different inhabitants. Locations include 1) Old Testament *Sheol* and New Testament *Hadēs*, 2) *Geenna*, 3) *Tartaroō*, 4) *Abyssos*, 5) *Limnē Pyr*, 6) *Paradise*, 7) *The New Heaven*, and 8) *The New Earth*. So there is reason to review our conclusions about the destinies of redeemed mankind and fallen angels.

The key observation is that fallen angels will be present at the final judgment, 2 Peter 2:4 and Jude 6. Traditionally, we understand the separation of the Sheep and the Goats at the final judgment to divide believing from unbelieving mankind, Matthew 25:31-46 and Revelation 20:11-15. However, the presence of fallen angels alternatively suggests that Jesus is separating redeemed mankind from the fallen angels. We do know that Jesus is the helper of mankind and not the helper of the Devil, Hebrews 2. We also know that Jesus has atoned for the sins of all mankind, both believer and unbeliever alike, 1 John 2:1-2. Deceased believers are rewarded in Paradise, Luke 23:43, while unbelievers are punished in Hades as the story of Lazarus makes plain, Luke 16:19-31. Yet less commonly known, the punishment of this selfish man and all unbelievers is before the final judgment, is temporal, and is punctuated when Hades is evacuated, Revelation 20:13. So is there hope beyond Hades for unbelieving mankind? Jesus promised, "*the gates of Hades will not prevail*," Matthew 16:18. Paul asks, "*Hades where is your victory?*" 1 Corinthians 15:55. John wrote, "*Hades gives up*," Revelation 20:13.

Jesus comforts us saying, "*Do not be afraid*," because he holds the keys to *unlock* death and Hades, Revelation 1:18. Yet too often our *Good News* sounds like a warning to "*be afraid*" because Jesus holds the keys to *lock* Hades! Wow, we have it backwards! Hades will be evacuated! And to guarantee hope, once emptied, Hades is thrown into the Lake of Fire, never needed again, Revelation 20:14.

Finally, we read that anyone whose name is not written in the Book of Life is thrown into the Lake of Fire, the second death, with no exit ever mentioned or promised, Revelation 21:1-8. So are those evacuated from Hades then, "*out of the frying pan, into the fire?*" Certainly, the Lake of Fire is the destiny of the Goats. But, do not be afraid. Instead, read the Bible's explicit mention of the purpose of the Lake of Fire and the identity of the Goats, "*Then he will say also to those on the left hand, 'Depart from me, you cursed, into the consummate fire which is prepared for... the devil and his angels,'"* Matthew 25:41. Bad news for the Devil. Good news for all mankind!

Faith is not a pen to write your own name in the Book of Life. Instead, faith is the glasses to see that the love of Christ for all mankind has already written our names in Heaven. Jesus said, "*You did not choose me, but I chose you*," John 15:16. Though unbelievers will suffer regrettable punishment in Hades, redeemed mankind will never enter the Lake of Fire, prepared for the devil and his angels. And as God promised, all mankind will worship Christ together forever, Philipians 2:9-11.



ಅತೋ ಯೂಯಂ ಪ್ರಯಾಯ ಸರ್ವದೇಶೀಯಾನ್ ಶಿಷ್ಯಾನ್ ಕೃತ್ವಾ ಪಿತುಃ ಪುತ್ರಸ್ಯ ಪವಿತ್ರಸ್ಯಾತ್ಮನಶ್ಚ ನಾಮ್ನಾ ತಾನವಗಾಹಯತ; ಅಹಂ ಯುಷ್ಮಾನ್ ಯದ್ಯದಾದಿಶಂ ತದಪಿ ಪಾಲಯಿತುಂ ತಾನುಪಾದಿಶತ
- ಮಥಿಃ 28:19